

TIGHT BINDING BOOK

brown book

**THE BOOK WAS
DRENCHED**

**TEXT FLY WITHIN
THE BOOK ONLY**

UNIVERSAL
LIBRARY

OU_200417

UNIVERSAL
LIBRARY

K 83
S 62 D

K 3112
V. II CA

द्वितीय कृ. न. र. ल. ए. ए. ए.
- 1/11 " -

OSMANIA UNIVERSITY LIBRARY

Call No **K83/5620** Accession No **K3116(a)**

Author **సె ఆంధ్రుల రాజ్యం**

Title **కౌటం**

This book should be returned on or before the date last marked below

1955

<p>1950</p> <p>31 DEC 1960</p> <p>8 NOV 1961</p> <p>25 OCT 1963</p>	<p>21 DEC 1970 ✓</p> <p>1 OCT 1974</p> <p>15 MAR 1976 ✓</p> <p>to be returned</p>	<p>✓</p> <p>✓</p>
---	---	-------------------

ದೌಲತ್

(ಐತಿಹಾಸಿಕ ಕಾದಂಬರಿ)

ವೀರಕೇಸರಿ ಸೀತಾರಾಮಶಾಸ್ತ್ರಿ

ಪ್ರಕಾಶಕರು :

ಡಿ. ವಿ. ಕೆ. ಮೂರ್ತಿ—ಕೃಷ್ಣಮೂರ್ತಿಪುರಂ—ಮೈಸೂರು.

ನಾಲ್ಕನೆಯ ಮುದ್ರಣ ೧೯೫೫

ಎಲ್ಲ ಹಕ್ಕುಗಳೂ ಲೇಖಕರವು

ಬೆಲೆ : ೨-೧೫-೦

ಮುದ್ರಕರು :

ಪ ರಿ ಮ ಳ ಪ್ರೆ ಸ್
ನೂರಡಿರಸ್ತೆ—ಮೈಸೂರು

ಮುನ್ನುಡಿ

ಪ್ರಕಟಣೆ ಹೊಸ ಮುದ್ರಣವೊಂದನ್ನು ಮೈಸೂರಿನ ಸುಪ್ರಸಿದ್ಧ ಗ್ರಂಥಪ್ರಕಾಶಕ ಶ್ರೀ ವಿ. ಕೆ. ಮೂರ್ತಿಯವರು ಕೈಗೊಂಡಿದ್ದಾರೆ. ಇದು 'ದಾಲತ್' ರಿಯ ನಾಲ್ಕನೆಯ ಮುದ್ರಣ 'ಮಂತ್ರಿವಧೆ' 'ಮಂಗಳೂರಿನ ವಿಪ್ಲವ' 'ಯ ದಿನ' ಎಂದು ಮೂರುಭಾಗಗಳಾಗಿ ಈ ಕಾದಂಬರಿಯು ಪ್ರಕಟವಾಯಿತು. ಈ ಭಾಗಗಳೂ ಎರಡೆರಡು ಬಾರಿ ಭಾಗಗಳಾಗಿಯೇ ಪ್ರಕಟಿಸಲ್ಪಟ್ಟವು. ಈ ಭಾಗಗಳನ್ನೂ ಒಂದುಗೂಡಿಸಿ ಒಕ್ಕೂಟದ ಮುದ್ರಣವನ್ನು ಶ್ರೀ ವಿ. ಕೆ. ಮೂರ್ತಿಯವರು ಸುಮಾರು ಮೂರು ವರ್ಷಗಳ ಹಿಂದೆ ಪ್ರಕಟಿಸಿದರು. ಈಗ ಆ ದ ಮುದ್ರಣವೇ ಮತ್ತೆ ಪ್ರಕಟವಾಗುತ್ತಿದೆ.

ಕಾದಂಬರಿಯು ಐತಿಹಾಸಿಕ ಕಾದಂಬರಿಯೆಂದು ವಾಚಕರೆಲ್ಲರಿಗೂ ವಿದಿತವಾದ ಇದೆ. ಹೈದರಾಲಿಯು ಗತಿಸಿದನಂತರ ಟಿಪ್ಪುಸುಲ್ತಾನನ ಹದಿನೇಳು ವರ್ಷ ರಾಜಕೀಯ ಜೀವನವು ಈ ಕಾದಂಬರಿಯಲ್ಲಿ ಕಥಾವಸ್ತುವಾಗಿ ತೆಗೆದುಕೊಳ್ಳಲ್ಪಟ್ಟಿದೆ. ಟಿಪ್ಪುಸುಲ್ತಾನನ ಆಸ್ಥಾನದಲ್ಲಿದ್ದು ಆ ದರಬಾರಿನಲ್ಲಿ ಅತ್ಯಂತ ಸುಖವನ್ನು ಪಡೆದಿದ್ದ ವಿದ್ವಾಂಸನೊಬ್ಬನು ಈ ಚರಿತ್ರೆಯನ್ನು ಬರೆದಿಟ್ಟಿದ್ದಾನೆ.

ಇಂಗ್ಲೀಷಿಗೆ ತರ್ಜುಮೆ ಮಾಡಿ ಈಸ್ಟ್ ಇಂಡಿಯಾ ಕಂಪೆನಿಯ ಆಜ್ಞಾನುಸಾರ ಇಂಗ್ಲೆಂಡಿನಲ್ಲಿ " ರೈನ್ ಆಫ್ ಟಿಪ್ಪುಸುಲ್ತಾನ " ಎಂಬ ಗ್ರಂಥವೊಂದು ಪ್ರಕಟಿಸಿ ಒಂದುನೂರು ವರ್ಷಗಳ ಹಿಂದೆ ಪ್ರಕಟಿಸಲ್ಪಟ್ಟಿದೆ. ಈ "ದಾಲತ್" ರಿಯ ಅನೇಕ ಘಟನೆಗಳು, ಸನ್ನಿವೇಶಗಳು, ವ್ಯಕ್ತಿಗಳು ಇದನ್ನೆಲ್ಲಾ ಆಧಾರದ ಮೇಲೆ ತೆಗೆದುಕೊಳ್ಳಲ್ಪಟ್ಟಿದೆ.

ಕನ್ನಡದಲ್ಲಿ ಅನೇಕ ವಿಧವಾದ ಕಾದಂಬರಿಗಳು ವಿಪುಲವಾಗಿದ್ದಾಗ್ಯೂ ಐತಿಹಾಸಿಕ ಕಾದಂಬರಿಗಳು ಹತ್ತು ಹನ್ನೆರಡಕ್ಕಿಂತ ಹೆಚ್ಚಾಗಿ ಪ್ರಕಟವಾಗಿಲ್ಲ. ಆದ್ದರಿಂದ ಐತಿಹಾಸಿಕ ಕಾದಂಬರಿಗಳ ರೀತಿ, ನೀತಿ, ಮಾರ್ಗಗಳು ಹೀಗೆಯೇ ಇರಬೇಕೆಂದು ಅತ್ಯಂತವಾಗಿ ನಿರ್ಧಾರಮಾಡಿ ಹೇಳುವಷ್ಟು ಸಲಕರಣೆಗಳು ನಮ್ಮಲ್ಲಿಲ್ಲ. ಆದ್ದರಿಂದ ನಮ್ಮ ಅಭಿಪ್ರಾಯದಲ್ಲಿ ಚರಿತ್ರೆಯ ಹಿನ್ನೆಲೆ ಇರಬೇಕು. ನಾಯಕನ ಈಗಲೂ ಪ್ರಜ್ಞಾಲಿತವಾಗಿರಬೇಕು. ಚರಿತ್ರೆಯ ಘಟನೆಗಳು ಮತ್ತು ಅವುಗಳ ಸಾಮಗ್ರಿಗಳನ್ನು ಚರಿತ್ರೆಯ ವಿರೋಧವಿಲ್ಲದಂತೆ ತೆಗೆದುಕೊಳ್ಳಬೇಕು. ಕಲ್ಪನಾ ಸುಖ ಬೇಕಾದಷ್ಟಿರಬಹುದು. ಆದರೆ ಅವುಗಳು ಚರಿತ್ರೆಯ ಅಂಶಗಳಿಗೆ ಭಕ್ತೆ

ತರುವಂತೆ ಇರಬಾರದು ಇವಿಷ್ಟು ಅಂಶಗಳನ್ನು ಸ್ಥೂಲವಾಗಿಟ್ಟುಕೊಂಡು ನೆ ಐತಿಹಾಸಿಕ ಕಾದಂಬರಿಗಳನ್ನು ರಚಿಸಿದ್ದೇನೆ ಭಾಷೆ ಮತ್ತು ಸ್ತುತಿಪಾದನ ರೀತಿ ಇವುಗಳು ಅತ್ಯಾಧುನಿಕ ಕಾಲದವುಗಳೆಂದು ನಾನು ಹೇಳುವುದಿಲ್ಲ ಇ ದರಲ್ಲಿಯೂ ಸ್ವಲ್ಪ ಹಿಂ ೩ ಕಾಲಕ್ಕೆ ನನ್ನ ಮಾರ್ಗವು ಒಲಿಯುತ್ತಿದೆಯೆಂದು ಹೇಳುತ್ತೇನೆ

ನನ್ನ ಐತಿಹಾಸಿಕ ಕಾದಂಬರಿಗಳ ಮೇಲೆ ಅನೇಕರು ಸ್ತುತಿ—ನಿಂದೆ ಮಾಡಿರುವುದು ನನ್ನ ಗಮನಕ್ಕೆ ಬಂದಿದೆ ಅದೆಲ್ಲದಕ್ಕೂ ಸಂಪೂರ್ಣ ಸ್ವಾತಂತ್ರ್ಯ ಇನ್ನೂ ಹೆಚ್ಚು ಹೆಚ್ಚು ವಿಮರ್ಶೆಗಳು ಬರಲಿ ಎಂದು ನಾನು ಆಹ ನ ಮಾಡುತ್ತೇನೆ ಅವುಗಳು ಕಠಿಣವಾಗಿದ್ದರೂ ಸಂತೋಷವಡುವ ಮನಸ್ಸು ನನ್ನಲ್ಲಿದೆ ವೈಷಾ ದೇಶದಲ್ಲಿ ಪತ್ರಿಕಾ ಕರ್ತರುಗಳೂ ಮತ್ತು ವಿಮರ್ಶಕರು ಇವರೆಲ್ಲರೂ ಬಹು ನನ್ನನ್ನು ವೈಯಕ್ತಿಕವಾಗಿ ಬಲ್ಲರು ಅವರೆಲ್ಲರಿಗೂ ನನ್ನಲ್ಲಿ ಯಾವುದೇ ವಿಧವಾದ ಅಭಿಮಾನ ಆ ಅಭಿಮಾನದಿಂದ ಅವರು ತಮ್ಮ ಹರಿಕನುವ ನಿಸು ಶಸ್ತ್ರವನ್ನು ನನ್ನ ಗ್ರಂಥಗಳ ಮೇಲೆ ಪ್ರಯೋಗಿಸಲು ಹಿಂತೆಗೆಯುತ್ತಾರೆ ಆದರೆ ಜೀವಿತ ಕಾಲದಲ್ಲಿಯೇ ಈ ಗ್ರಂಥಗಳ ವಿಷಯದಲ್ಲಿ ನಿರ್ದಾಕ್ಷಿಣ್ಯವಾಗಿಯೂ ನಿರ ಯಾಗಿಯೂ ಬರೆಯಲ್ಪಡುವ ವಿಮರ್ಶೆಗಳನ್ನು ನೋಡಬೇಕೆಂಬ ತೀವ್ರಾಭಿಲಾಷ ನನಗಿದೆ

ನಾನು ನನ್ನ ಗ್ರಂಥಗಳೆಲ್ಲವನ್ನೂ ಉತ್ತಮೋತ್ತಮವಾದ ಮುದ್ರಣ ಮಾಡಿ ನನ್ನ ಸ್ನೇಹಿತರೆಲ್ಲರಿಗೂ ಉಡುಗೊರೆಯ ಕಾಣಕೆಯಾಗಿ ಕೊಡಬೇಕೆಂದು ಅಭಿಲಾಷೆಯುಳ್ಳವನಾಗಿದ್ದೇನೆ ಅಷ್ಟರೊಳಗಾಗಿ ಈ ವಿಮರ್ಶೆಗಳು ಬಂದರೆ ಅವುಗಳ ಚಾಚೂ ವ್ಯತ್ಯಾಸವೂ ಆ ಉಡುಗೊರೆಯ ಮುದ್ರಣದಲ್ಲಿ ಪ್ರಕಟಿಸಬೇಕೆ ಸಂಕಲ್ಪಿಸಿದ್ದೇನೆ

“ದಾಲತ್”ನ ಈ ನಾಲ್ಕನೆಯ ಮುದ್ರಣವನ್ನು ಅಂದವಾಗಿ ಮುದ್ರಿಸಿ ಪ್ರಕ ಷ್ಠಕಾಗಿ ನನ್ನ ಸ್ನೇಹಿತರಾದ ಶ್ರೀ ಡಿ ವಿ ಕೆ ಮೂರ್ತಿಯವರಿಗೆ ನನ್ನ ಹೃತ್ಪೂರ್ವ ವಾದ ಧನ್ಯವಾದಗಳನ್ನು ಅರ್ಪಿಸಿದ್ದೇನೆ

ವಾಚಕರು ನನ್ನ ಈ ಗ್ರಂಥಕ್ಕೆ ಎಷ್ಟು ಪ್ರೋತ್ಸಾಹ ಕೊಟ್ಟಿದ್ದಾರೆಂಬುದು ಗ್ರಂಥದ ನಾಲ್ಕನೆಯ ಮುದ್ರಣದಿಂದಲೇ ಅಭಿವ್ಯಕ್ತವಾಗಿದೆ ಅದುದರಿಂದ ಸಹೃದ ರಾದ ವಾಚಕರಿಗೆ ಅನಂತ ಧನ್ಯವಾದಗಳು

ಇತಿ

ಎಂ. ಸೀತಾರಾಮಶಾ

“ ಫಕೀರನೋ ಛದ್ಮವೇಷಧಾರಿಯೋ ? ”

ಫರ್ವವೇನಾದರೂ ಸಿಕ್ಕಿತೋ, ಇಲ್ಲವೋ, ನಿನಗೆ ? ಏಕೆ ನಿಂತಿದ್ದಿ ? ”

ನನಗೆ ದಾನಧರ್ಮವೇನೂ ಬೇಕಾಗಿಲ್ಲ ! ”

ಫಕೀರನೇ ! ಹಾಗಾದರೆ ಇಲ್ಲಿಗೇಕೆ ಬಂದೆ ? ”

ಓಮ್ಮ, ರಾಣಿಯು ಮಾಡುವ ದಾನವನ್ನು ಕೇಳಿದ್ದೆ ನೋಡಿ ಹೋಗೋಣ
ಎಂದೆ ”

ದಾನವನ್ನು ನೋಡಿದರೆ ನೀನಗೇನು ಲಾಭ ? ”

ಓಗಳೇ ! ದರಿಯಾಬಾಗಿನ ಕೀರ್ತಿಯು ಬಲುದೂರ ಹಬ್ಬಿದೆ ಇಂದು
ಕಣ್ಣಿನ ಕಂಡೆ ಅರಮನೆಯಲ್ಲಿ ನಡೆಯುವ ಇಂಥಾ ದಾನಧರ್ಮಗಳಿಂದ
ಪಾಪವು ಲಮನವಾಗುತ್ತದೆ ”

ನೀವು ಸಾಮಾನ್ಯರಂತೆ ಕಾಣುವುದಿಲ್ಲ ! ನಿಮ್ಮ ಊರಾವುದು ? ”

ನನಗೆ ಊರುಕೇರಿಗಳೆಲ್ಲ ಬಂತು ? ಎಲ್ಲಿ ಹೋದರೂ ನವಾಬರ ಲಂಗರಖಾನೆ
ಊಟವು ದೊರೆಯುತ್ತದೆ ಮಶೀದಿಯ ಜಗಲಿಯ ಮೇಲೆ ವಾಳ ಮತ್ತೀನು

ಫಕೀರನೇ ತಾವು ಇಂದು ಇಲ್ಲಿಗೆ ಬಂದು, ನಮ್ಮ ರಾಣಿಯ ದಾನವನ್ನು
ಸದೇ ಹೋದರೆ, ನಮ್ಮ ದಾನಧರ್ಮಗಳೆಲ್ಲವೂ ವ್ಯರ್ಥವಾಗುತ್ತದೆ ತಾವು
ಪುರುಷರಂತೆ ಕಾಣುತ್ತೀರಿ ಈ ಮೊಹರವನ್ನು ಸ್ವೀಕರಿಸಿರಿ” ಎಂದು ಹೇಳಿ
ಬಿನ್ನಿಸ ಮೊಹರವನ್ನು ಫಕೀರನ ಕೈಗೆ ಕೊಡುವುದಕ್ಕೆ ಹೋದಳು
ಫಕೀರನ ನಗುತ್ತಾ “ಹಾಗಾದರೆ ಕೊಡಮ್ಮ ! ಯಾರಾದರೂ ಗರೀಬರಿಗೆ
ಮುದಾನನ್ನು ಸಂತೋಷಪಡಿಸುತ್ತೀನೆ” ಎನ್ನುತ್ತಾ ದಿಟ್ಟತನದಿಂದ ಪೈ
ನು

ಶಿಷ್ಟರಲ್ಲಿ ಹಿಂದಿನಿಂದ ಯಾರೋ ನಗುತ್ತ ಮಿಂಚಿನಂತೆ ಹಾರಿ ಬಂದು ಮೈದು
ಕಸಗಳಿಂದ ಫಕೀರನ ಕೈಯನ್ನು ಎತ್ತಿಹಿಡಿದು ಮರ್ಯಾದೆಯಿಂದ ಮುತ್ತಿಟ್ಟರು.
ರಾಧೆಯು ಅಶ್ಚರ್ಯಚಕಿತಳಾಗಿ ಎರಡು ಹೆಜ್ಜೆ ಸರಿದು ನಿಂತಳು.

ಫಕೀರನು ಮುಗುಳುನಗೆಯನ್ನು ನಗುತ್ತಾ, “ರಾಣಿಯವರು ಸುಖದಿಂದ ಇರು
” ಎಂದು ಕೇಳಿದನು.

“ತಮ್ಮ ಪ್ರಿಯ ದೌಲತ್ತುಗಳನ್ನು ರಾಣಿ-ರಾಣಿಯವರು ಎಂದು ಕರೆದು ಹಾಸ್ಯ
ವಿರಾ ? ”

“ದಾಲತ್! ನೀನು ಮಾಡುವ ದಾನಧರ್ಮ, ನಿನ್ನ ಔದಾರ್ಯ, ಇವುಗಳ ನಿನ್ನನ್ನು ರಾಣಿಯೆಂದು ಕರೆಯುವಂತೆ ಮಾಡಿವೆ ಈ ವುಣ್ಣುವು ಮತ್ತಾರಿಗಿದೆ ರಾಣಿಯೇ ಏಕೆ, ರಾಣಿಗಿಂತಲೂ ದೊಡ್ಡ ಮಹಾರಾಣಿಯಾಗುವೆ!”

“ತಮ್ಮ ಅಶೀರ್ವಾದವು ಬೆಳೆಯುತ್ತಲೇ ಇದೆ ಎಷ್ಟೋಕಾಲದ ಮೇಲೆ ತಮ ಈ ಗರೀಬಳ ಮೇಲೆ ದಯೆ ಬಂತು ಸವಾರಿಯು ಎಲ್ಲಿಂದ ಬರುತ್ತಿದೆ? ಕತ್ತಲೆಯಿತು. ಮಹಲಿನೊಳಗೆ ದಯಮಾಡಿಸೋಣವಾಗಲಿ” ಎಂದು ಹೇಳಿ ದಾಲತ್ತ ಫಕೀರನ ಕೈಹಿಡಿದು ಮಹಲಿನೊಳಗೆ ಕರೆದುಕೊಂಡು ಹೋದಳು

ಹೈದರಾಲಿಯ ಕಾಲದಲ್ಲಿ ನಗರಕ್ಕೆದ್ದ ವೈಭವವು ಮತ್ತಾವ ಪಟ್ಟಣಕ್ಕೂ ಇಲ್ಲ! ನಗರದ ಉಪಶ್ಯಕೆಯಲ್ಲಿ ದರಿಯಾಬಾಗೆಂಬುದು ಒಂದು ದೊಡ್ಡ ಸುಂದರ ದಾಖಾನೆ. ಅದರಲ್ಲಿ ಸೋನಾಮಹಲ್ ಚಿಕ್ಕ ಅರಮನೆ ಈ ಮಹಲು ಚಿಕ್ಕದಾದರೂ ಬಲು ಅಚ್ಚುಗಟ್ಟಾಗಿತ್ತು ಹಸರುಛಾಯೆಯ ನುಣುಪಾದ ಕಲ್ಲಿನ ಎರಡಂಕಸ್ತಿ ಕಟ್ಟಡ ಮೇಲುಗಡೆ ಅಮೃತಶಿಲೆಯಿಂದ ನಿರ್ಮಿತವಾದ ಒಂದಂಕಣದ ಮಂಟಪ ಮಂಟಪದ ಮೇಲೆ ಚಿನ್ನದ ಕಲಶ !!

ಈ ಸೋನಾಮಹಲನ್ನು ಬಹಳ ವರ್ಣಿಸುವುದೇನು? ರಸಿಕಾಗ್ರೇಸರನ ಇಯಜ್ಜಾಖಾನನ ಕಲ್ಪನಾಚಿತ್ರದ ಪ್ರತ್ಯಕ್ಷ ಮೂರ್ತಿಯೇ ಈ ಸೋನಾಮಹಲ ಆಗ್ರಾದ ಟಾಜ್‌ಮಹಲನ್ನು ಮಾದರಿಯಾಗಿಟ್ಟುಕೊಂಡು ಸುಪ್ರಸಿದ್ಧನಾದ ಶಿಲ್ಪಿ ಸೋಮಯ್ಯನು ಕಟ್ಟಿದ ಕಟ್ಟಡವಿದು ಪ್ರಕೃತಿದೇವಿಯ ಪೂರ್ಣಾನುಗ್ರಹವು ಸೋನಾಮಹಲಿಗಿದೆ ಪಶ್ಚಿಮಘಟ್ಟಗಳ ಪ್ರಕೃತಿಸೌಂದರ್ಯವು ಅನ್ಯಾದೃಶವಾದುದು ಈ ವನಲಕ್ಷ್ಮಿಯ ವಯ್ಯಾರದ ಮಡಲಿನಲ್ಲಿ ಕೆಲಕೆಲ ನಗುತ್ತಿರುವ ಮುದ್ದು ಮಗು ನಂತಿದೆ ಸೋನಾಮಹಲ್

ಮಹಲಿನ ಮೇಲಂತಸ್ತಿನ ಅಮೃತಶಿಲೆಯ ಮಾನದಲ್ಲಿ ವೃದ್ಧ ಫಕೀರನ ಅವನ ಸಮೀಪದಲ್ಲಿ ದಾಲತ್ತಳೂ, ಅವರ ಎದುರಿನಲ್ಲಿ ರಾಧಾ ಮತ್ತು ಕೃಷ್ಣವೆ. ಯಿರೂ ಕುಳಿತಿದ್ದಾರೆ ಬಹಳ ಹೊತ್ತು ಮಾತು ಕಥೆಗಳು ನಡೆದವು

ಈ ಗುಪ್ತ ಮಂತ್ರಾಲೋಚನೆಯ ಅಂತ್ಯದಲ್ಲಿ ಫಕೀರನು

“ ದಾಲತ್! ಹಾಗಾದರೆ ಏನು ಹೇಳುವೆ?” ಎಂದನು

ದಾಲತ್ತಳು “ ಹೇಳುವುದೇನಿದೆ? ದೊಡ್ಡ ನವಾಬರ ಆಜ್ಞೆ ಅದೂ ಅವರು ರುಗ್ಗ ಶಯ್ಯೆಯಲ್ಲಿದ್ದಾರೆ. ಅವರು ಬದುಕಲಾರರೆಂದು ಹೇಳುತ್ತೀರಿ ನವಾಬರ ಕಡೆಯ ದರ್ಶನವನ್ನು ಮಾಡಬೇಕೆಂದು ನನಗೂ ಆಶೆಯು ಬಹಳವಾಗಿದೆ” ಎಂದಳು

“ ದಾಲತ್! ಅವರು ಬದುಕಲಾರರೆಂದು ನನಗೆ ತೋರುವುದಿಲ್ಲ. ಇನ್ನೂ ಅವರು ಹತ್ತಾರು ವರುಷ ಜೀವಿಸಬಹುದೆಂದೇ ನನಗೆ ನಂಬುಗೆ ಜೋಯಿಸರು

ಯೇ ಹೇಳುತ್ತಾರೆ. ಹಕ್ಕೀಮರು ಪ್ರಾಣಕ್ಕೆ ಪ್ರಾಣ ಕೊಡುವುದಾಗಿ ಬಹಳಘಟ್ಟಿ
ಕೊಡುತ್ತಾರೆ ಆದರೆ ಸ್ವಯಂ ನವಾಬರು ಸಂದೇಹವನ್ನೆಳವರಾಗಿದ್ದಾರೆ.
ಹವೇನು? ನಿಶ್ಚಯವನ್ನೇ ಮಾಡಿಕೊಂಡಿದಾರೆ ?”

“ ಅದು ಭಗವಂತನ ಕೃಪೆಯೆಂದೇ ನವಾಬರ ಆಜ್ಞೆಯನ್ನು ಪಾಲಿಸುವುದು
ಕೃಪೆಯೆಂದೇ ಆದರೆ ರಾಜಕೀಯ ದೃಷ್ಟಿಯಿಂದ ಚಿಕ್ಕ ಸುಲ್ತಾನರವರೂ, ನಗರದ
ಬರಾದ ಇಯಜ್‌ಖಾನರವರೂ ಈಗ ದೊಡ್ಡ ನವಾಬರ ಸಮೀಪದಲ್ಲಿರುವುದು
ಅಗತ್ಯವೆಂದು ಕಾಣುತ್ತದೆ. ಹಾಗೆ ಅವರಿಬ್ಬರೂ ಅಲ್ಲಿ ಸೇರುವುದಾದರೆ, ನನಗೆ
ನವಾಬರ ದರ್ಶನವೇ ಅಸಂಭವ! ಚಿಕ್ಕ ಸುಲ್ತಾನರೂ, ಇಯಜ್‌ಖಾನರೂ
ಇರಿದರೆ, ಅಲ್ಲಿ ನಾನೂ ಬಂದರೆ ಅದೇ ಕುರುಕ್ಷೇತ್ರವಾಗಿ ಬಿಡುತ್ತದೆ ”

“ ಮಗಳೇ! ನಿನ್ನ ಸಂಭಾವನೆಗಳೆಲ್ಲಾ ಸರಿಯಾಗಿಯೇ ಇವೆ. ಆದರೆ ದೊಡ್ಡ
ರು ಮಹಾ ಸತ್ಯಶಾಲಿಗಳು ಆ ಮಹಾಸತ್ಯದ ಕೃಪೆಯಲ್ಲಿ ಇಯಜ್‌ಖಾನ
, ಚಿಕ್ಕ ಸುಲ್ತಾನರಾಗಲೀ ಗುಬ್ಬಿ ಪಾರಿವಾಳಗಳಂತೆ! ಬರೀ ಸತ್ಯವು
ವೇ ಅಲ್ಲ, ಅವರ ಬುದ್ಧಿಶಕ್ತಿಯೂ ಅಂತಹದು ನವಾಬರವರು ಅವರಿಬ್ಬರನ್ನೂ
ಲ್ಲಿಯೇ ಇಟ್ಟಿದ್ದಾರೆ ಖಾಯಿಲಿಯು ದಿನದಿನಕ್ಕೆ ಗುಣವಾಗುತ್ತಿದೆಯೆಂದೇ
ವಿಂದಲೂ, ದಿವಾನಂದಲೂ ಅವರಿಬ್ಬರಿಗೂ ಬರೆಸುತ್ತಲೇ ಇದ್ದಾರೆ ಅವರು
ಸಂಭಾವನನ್ನು ಮೊದಲೇ ಮಾಡಿಟ್ಟು ನಿನ್ನನ್ನು ಕರೆತರಬೇಕೆಂದು ಗುಟ್ಟಾಗಿ
ಕಳಹಿಸಿದ್ದಾರೆ ”

ಹಾಗಾದರೆ ಇಯಜ್‌ಖಾನನಿಗೆ ನಾನು ಎಲ್ಲಿಗೆ ಹೋಗಿದ್ದೇನೆಂದು ತಿಳಿಯ
9”

ಹೌದು! ಅದೇ ನವಾಬರ ಅಪ್ಪಣೆ ಇಯಜ್‌ಖಾನನು ನವಾಬರ ದತ್ತು
ವರೂ, ನವಾಬರಲ್ಲಿ ಅವನ ಭಕ್ತಿಯೂ ಅಪಾರವಾದುದು ಅವರಿಗೂ ಅವನಲ್ಲಿ
ಪ್ರೇಮ! ನವಾಬರಿಗೆ ಟಿಪ್ಪುಸುಲ್ತಾನರವರಿಗಿಂತಲೂ ಇಯಜ್‌ಖಾನನ
ವೇ ಹೆಚ್ಚು ಪ್ರೀತಿ ವಿಶ್ವಾಸಗಳು! ಈಗಿನ ಸಮಾಚಾರವನ್ನು ಇಯಜ್‌ಖಾನನು
ಅವನು ನವಾಬರ ದರ್ಶನಕ್ಕೆ ಹಕ್ಕಿಯ ಹಾಗೆ ಹಾರಿಬಿಡುವನು ”

ನಾನು ಹೊರಟುಹೋದ ಗುರುತು ಇಯಜ್‌ಖಾನನಿಗೆ ಗೊತ್ತಾಗದಂತೆ
ವುದು ಕಷ್ಟವಲ್ಲ ಈ ನನ್ನ ಸಖಿಯರು ಅದನ್ನು ರಕ್ಷಣೆ ಮಾಡಬಲ್ಲರು. ಆದರೆ
ಬಂದು ಹೋದ ಸಮಾಚಾರವು ಗೊತ್ತಾದರೆ ಈ ಸಂಭಾವನೆಲ್ಲಾ ಕೆಟ್ಟು
ತ್ತದೆ ”

ಇಲ್ಲ! ಈ ಪ್ರಾಂತದಲ್ಲಿ ನನ್ನನ್ನು ಕಂಡವರು ಯಾರೂ ಇಲ್ಲ. ಇಲ್ಲಿ ನನ್ನ
ಸುಖವಿರುವುದು ಇಯಜ್‌ಖಾನನೊಬ್ಬನಿಗೆ, ನೀನೊಬ್ಬಳು ನನ್ನನ್ನು ಬಲ್ಲೆ.

ಖಾನನು ನನ್ನನ್ನು ನೋಡುವ ಸಂಭವವೇ ಇಲ್ಲ ನಾನು ಈ ರಾತ್ರಿಯೇ ಹೊರಟು ಹೋಗುತ್ತೇನೆ ಮಾರ್ಗದಲ್ಲಿ ನಿನ್ನನ್ನು ಸೇರಿಕೊಳ್ಳುತ್ತೇನೆ ”

“ ಬಡಾಫಕೀರರೇ ! ಈ ರಾಧೆಯೊಬ್ಬಳು ನನ್ನೊಡನೆ ಬರುತ್ತಾಳೆ ”

“ ನಿನ್ನೊಬ್ಬಳನ್ನೇ ವೇಷಾಂತರದಲ್ಲಿ ಕರೆತರುವಂತೆ ನನಾಬರ ಹುಕುಂ ”

“ ನಾನೊಬ್ಬಳೇ ಬರಲು ಭಯವಾಗುವುದಿಲ್ಲವೇ ? ”

ಫಕೀರನು ಸಣ್ಣನಗುವೊಂದನ್ನು ನಕ್ಕು “ಭಯ, ದೌಲತ್ ! ನೀನು ಭಯ ಪಡುವುದೇ ? ಸಿಂಹಿಯು ಅರಣ್ಯದಲ್ಲಿ ಭಯಪಡುವುದೇ ? ಇದೊಂದು ಅಶ್ವರ್ಯದ ಕಲ್ಪನೆ ! ನಿನಗೆ ನಿನ್ನ ಸಖಿಯನ್ನು ಕರೆತರುವ ಉದ್ದೇಶ್ಯವಿರಬಹುದು ಆಗಲಿ, ನಿನ ಇಷ್ಟಕ್ಕೆ ಅಕ್ಷೇಪಣೆ ಇಲ್ಲ ಆದರೆ ನಿನ್ನೊಬ್ಬಳನ್ನೇ ಕರೆತರಬೇಕೆಂದು ನನಾಬರ ಇಷ್ಟ ಈ ನಿನ್ನ ಸಖಿಯಾರು ? ” ಎಂದನು

“ ಇವಳೊಬ್ಬ ನಿರ್ಭಾಗ್ಯ ಹೆಣ್ಣು ! ಇಲ್ಲಿಯೇ ಒಬ್ಬ ವಾಳೇಗಾರರ ಮಗನ ರಾಮಪುರವು ಇವರ ಪಾಳಯವಿಟ್ಟು, ಇವಳ ತಂದೆಯವರು ಈ ಪ್ರಾಂತ್ಯದ ರಾಜಗಾರರಲ್ಲೆಲ್ಲಾ ಮಕುಟಪ್ರಾಯರು ಅವರು ಬಾದಸೂರು ಕಾಳಗದಲ್ಲಿ ಶ್ರೀರಂಗನಾಥನ ಸೈನ್ಯವನ್ನು ಕಾಡುಕಿಚ್ಚಿಸುತ್ತಿ ಸುಟ್ಟರು ಕೊನೆಯಲ್ಲಿ ಅಸಿಧಾರೆಯಲ್ಲ, ಯುಧೂಮಿಯಲ್ಲಿ ಪ್ರಾಣಕೊಟ್ಟು ನಿರಸ್ಯಗವನ್ನೇರಿದರು ”

“ ಹಾಗಾದರೆ ಈ ರಾಧಾರಾಣಿಯೂ ಬರಲಿ ಇವಳ ದರ್ಶನದಿಂದ ನವಾಬ ಸಂತೋಷಪಡಬಹುದು ”

ರಾಧೆಯು ತಲೆಬಾಗಿವಳು

ಫಕೀರನು “ ಖುಬಾನು ನಿನಗೆ ಅನಂತ ಕಲ್ಯಾಣವನ್ನುಂಟುಮಾಡಲಿ ” ಎಂದ ಹರಸಿವನು

ರಾಧೆಯೂ ಕೃಷ್ಣವೇಣಿಯೂ ಎದ್ದು ಕೆಳಗಿಳಿದರು ದ್ವಾಲಕರು ಫಕೀರನ ಕೆಳಗೆ ಕರತಂದಳು ಅಲ್ಲಿ ಫಕೀರನಿಗೆ ಫಲಹಾರವು ಸಿದ್ಧವಾಗಿತ್ತು ಮೂಲ ಉಪಚಾರ ಮಾಡಿ ವೃದ್ಧಫಕೀರನಿಗೆ ಉಪಹಾರ ಮಾಡಿಸಿದರು ಫಲಹಾರಾನಂತ ಸುಸಜ್ಜಿತವಾದ ಹಜಾರದಲ್ಲಿ ಫಕೀರನು ತಿವಾಶಿಯ ಮೇಲೆ ಸುಖಾಸನದಲ್ಲಿ ಒಂದು ಕುಳಿತನು ರಾಧೆಯು ಎಡಗಡೆಯ ಕೋಣೆಗೆ ಹೋಗಿ, ಹುಕ್ಕಾವನ್ನು ತಂದ ಅದರಲ್ಲಿ ಕಿಡಿಕೆಂಡವನ್ನು ಸಣ್ಣ ಉಸುರಿನಿಂದ ಊದಿ ಕೆರಳಿಸಿ, ಸುಗಂದ ಮಿಶ್ರಿತ ತಂಬಾಕನ್ನು ತಿಕ್ಕಿ ಹದಮಾಡಿ ಹಾಕಿ, ಫಕೀರನ ಮುಂದಿಟ್ಟು “ ಶ್ರಮವಾಗಿದೆ, ಸ್ವಸ್ತೀಕರಿಸಿ ” ಎಂದು ಪ್ರೀತ್ಯಾದರಗಳಿಂದ ನುಡಿದಳು ವೃದ್ಧ ಫಕೀರನಿಗೆ ಬಲು ಆನನಾಯಿತು ತನ್ನ ಭಿಳುಪಾದ ಗಡ್ಡವನ್ನು ಸ್ವಲ್ಪ ಸವರಿಕೊಳ್ಳುತ್ತಾ ಆ ಚಿನ್ನದ,

ನ್ನು ಕೈಗೆ ತೆಗೆದುಕೊಂಡು ಕಾಲುಮೇಲೆ ಕಾಲುಹಾಕಿ ಪದ್ಮಾಸನದಲ್ಲಿ ನೀಳವಾಗಿ ತುಕೊಂಡು ಧೂಮಪಾನಾಸಕ್ತನಾದನು

ಆಗ ಲೋಕಾಭಿರಾಮನು ಮೂತನಾಡುತ್ತಾ ದಾಲತ್ತಳು ತನ್ನ ಮತ್ತೊಬ್ಬ ಯ ಪೂರ್ವೋತ್ತರಗಳನ್ನು ಪ್ರಸ್ತಾಪಿಸಿ ಬಡಾಫಕೀರರಿಗೆ ಇವಳು ಮಂತ್ರಿ ಅಪ್ಪ ಕುಮಾರಿಯೆಂದೂ, ಬಾಲವಿಧವೆಯೆಂದೂ ತಿಳಿಸಿದಳು ಅವಳ ಕಥೆಯನ್ನು ಫಕೀರನ ಕಣ್ಣುಗಳಲ್ಲಿ ಒಂದೆರಡು ಹನಿಗಳು ಉದುರಿದವು. ಮಾತು ಅಲ್ಲಿಗೆ ಗಿಯಿತು

ಫಕೀರನು ಎದ್ದು ಅವರಿಂದ ಬೀಳ್ಕೊಂಡು ಕಂಠಳಿಯನ್ನು ಎತ್ತಿ ಹೆಗಲಮೇಲೆ ಕೊಂಡು ಹೊರದಲು ರಾಘವು. "ಈ ಮದ್ಯರಾತ್ರಿಯಲ್ಲಿ ತಾವು ಎಲ್ಲಿಗೆ ಹೋಗು ಇಲ್ಲಿಯೇ ಇದ್ದು ಬೆಳಗಿನ ರೂಪ ನಸುಕಿನಲ್ಲಿ ಎದ್ದು ಹೊರಡಕೂಡದೇ?" ದು ಕೇಳಿದಳು

"ಮಗಳೇ! ನಾನು ಫಕೀರ! ನಮ್ಮಂಥವರಿಗಾಗಿಯೇ ನವಾಬರ ಲಂಗರಖಾನೆ , ಮತೀದಿಯ ಬಿಡದಿಗಳೂ ಇವೆ "

ರಾಘವು ಮರುಮಾತಾಡಲಿಲ್ಲ ಎಲ್ಲರೂ ಫಕೀರನಿಗೆ ವಂದಿಸಿದರು ಅವನು ನನ್ನು ಬೆರಸಿ ಹೊರಟನು ದಾಲತ್ತಳು ಹೊರಗಿನ ಅಂಗಳದವರೆಗೆ ಹೋಗಿ ರನನ್ನು ಕಳುಹಿಸಿ ಬಂದಳು.

ಅವಳು ಬರುವ ಹೊತ್ತಿಗೆ ರಾಘವೂ, ಕೃಷ್ಣವೇಣಿಯೂ ಫಕೀರನ ವಿಚಾರ ಗಿ ಮಾರನಾಡಿಕೊಳ್ಳುತ್ತಿದ್ದರು "ಫಕೀರನು ನಿಜವಾದ ಫಕೀರನೋ, ಭದ್ರವೇಷ ಯಾದ ಗೂಢಚಾರನೋ" ಎಂದು ಪ್ರಸ್ತಾಪಿಸುತ್ತಿದ್ದರು ದಾಲತ್ತಳೂ ಸೇರಿ ತಳು ಫಕೀರನು ವೇಷ ಧಾರಿಯಲ್ಲವೆಂದೂ, ವಿರಕ್ತ ಸತ್ಪುರುಷನೆಂದೂ, ನವಾಬರ "ನಿ ಲ್ಯನ್ನೇಹಿತ ಳು, ಸಂಪತ್ತಿನಲ್ಲಿಯೂ, ವಿಪತ್ತಿನಲ್ಲಿಯೂ ನವಾಬರ ಸಂತೆ ಇರತಕ್ಕವನಾಗದೂ, ಇವನನ್ನೇ ಎಲ್ಲರೂ ಬಡಾ ಫಕೀರ, ಬಡಾ ಫಕೀರ ಗೌರವಿಸುತ್ತಾರೆಯೆಂದೂ, ಅವನಿಗೆ ಎಲ್ಲಾ ರಾಜ್ಯವೈಭವಗಳೂ ಇದ್ದರೂ ಅವನು ದ ಫಕೀರನ ಜೀವನಕ್ಕೆ ಮಾಡುತ್ತಾನೆಂದೂ ಹೇಳಿದಳು ತೇಜಃವುಂಜ ಳ್ದ ಆ ವೃದ್ಧಫಕೀರನ ದರ್ಶನದಿಂದಲೂ, ಅವನ ಮಾತುಕಥೆಗಳಿಂದಲೂ ಆ ಸಖಿ ಕೆ ಹುಟ್ಟಿದ್ದ ಪೂಜ್ಯಬುದ್ಧಿಯು ದಾಲತ್ತಳ ಮಾತಿನಿಂದ ಆನಂದ ಮನಸ್ಸಿನಲ್ಲಿ ಯಿತು. ರಾತ್ರಿ ಬಹಳ ಹೊತ್ತು ಅವರು ಮೂವರೂ ಮಾತನಾಡುತ್ತಿದ್ದರು. ನೆಯ ದಿನ ನಸುಕಿನಲ್ಲಿಯೇ ರಾಘವೂ, ದಾಲತ್ತಳೂ ದೊಡ್ಡ ನವಾಬರ ಸಕ್ಕೆ ಪ್ರಯಾಣಮಾಡುವುದಾಗಿಯೂ, ಕೃಷ್ಣವೇಣಿಯು ಇಲ್ಲೇ ಇರುವುದೆಂದೂ,

ಇಯಜ್‌ಖಾನನು ವಿಚಾರಿಸಿದರೆ ಬಾಬಾಬುರ್ಡಗಿರಿಗೆ ಸಾಧುಗಳ ದರ್ಶನಕ್ಕೆ ಹೋಗಿ ದ್ದಾರೆಂದು ಹೇಳಿ ಅದೇ ನಂಬಿಕೆಯನ್ನುಂಟುಮಾಡುತ್ತಿರಬೇಕೆಂದೂ, ಹದಿನೈದು ದಿನಗಳಲ್ಲಿ ಹಿಂತಿರುಗಿ ಬಂದು ಸ್ಥಳಕ್ಕೆ ಸೇರುವುದಾಗಿಯೂ ನಿಸ್ಶಯವಾಯಿತು ಹೀಗೆ ಮಧ್ಯರಾತ್ರಿಯ ಮೇಲೆ ಎಲ್ಲರೂ ತಮ್ಮ ತಮ್ಮ ಕೊಠಡಿಗಳಲ್ಲಿ ಹೋಗಿ ಮಲಗಿ ನಿದ್ರಿಸಿದರು

ನವಾಬರ ಸಮ್ಮುಖದಲ್ಲಿ

ದಕ್ಷಿಣಾಪಥದಲ್ಲಿ ಆರಣ್ಯ ಸಮೀಪದಲ್ಲಿ ಮೈಸೂರಿನ ಬೀಡುಬಿಟ್ಟಿದೆ ವಿಶಾಲವಾದ ಆ ಮೈದಾನವೆಲ್ಲಾ ದೊಡ್ಡ, ಸಣ್ಣ ಗುಡಾರಗಳಿಂದ ಸುಮಾರಿಗೆ ಹೂಡಲಾದ ತೋಪುಖಾನೆ, ಅದನ್ನು ಅನುಸರಿಸಿ ವರ್ತುಲಾಕಾರವಾಗಿ ನೈನೀಕ ಗುಡಾರಗಳು ಆ ಸುತ್ತಳತೆಯು ಸುಮಾರು ಎರಡು ಮೈಲಿಯಷ್ಟಿರಬಹುದು ಆ ಗುಡಾರ ಪಂಕ್ತಿ ಹಿಂದುಗಡೆ ಕುದುರೆಗಳೂ, ಆನೆಗಳೂ ಸಾಲಾಗಿ ಕಟ್ಟಲ್ಪಟ್ಟಿವೆ ಒಳಗಿನ ಸುತ್ತ ಸೈನ್ಯದ ಅಧಿಕಾರಿಗಳದು. ಆ ಗುಡಾರಗಳು ಸ್ವಲ್ಪ ಎತ್ತರವಾಗಿಯೂ, ವಿಶಾಲವಾಗಿಯೂ ಇವೆ ಆ ಎರಡನೆಯ ವರ್ತುಲದ ಗರ್ಭದಲ್ಲಿ ನಿರ್ಮಿಸಲ್ಪಟ್ಟಿರುವ ಕಛೇರಿ ಕೊತ್ತಾಲಿಗಳೂ, ಸಭಾಮಂಟಪವೂ, ಅದರ ಸಮ್ಮುಖದಲ್ಲಿ ನೌಸತ್ತುಖಾನೆಯೂ ಎದುರುಬದರಾಗಿ ಆಧ್ಯತೆಯಿಂದ ಶೋಭಿಸುತ್ತಿವೆ ಆ ನೌಸತ್ತುಖಾನೆಯು ಅಷ್ಟೀಕೆಗಳಿಂದ ಬಲು ಎತ್ತರವಾಗಿ ಕಟ್ಟಲ್ಪಟ್ಟು ಅದರ ಮೇಲೆ ಮೈಸೂರಿನ ಬಾವುಟವು ಮೆರೆಯುತ್ತಿದೆ. ಚಿಚ್ಚುಕವಾದ ಸಭಾಮಂಟಪದ ಗುಡಾರದ ಮೇಲೆ ಚಿನ್ನದ ಶಿಖರಗಳ ಸ್ವಭಾತಕಿರಣಗಳ ಸಂಪರ್ಕದಿಂದ ಧಳಧಳಿಸುತ್ತಿವೆ ಆ ಸಭಾಮಂಟಪದ ಹಿಂದುಗಡೆ ಪ್ರಶಸ್ತವಾದ ಮಾರ್ಗ ಆ ಮಾರ್ಗವು ಮೂವತ್ತು ಗಜಗಳ ಉದ್ದವಿರಬಹುದು ಆ ಮಾರ್ಗದ ಎರಡು ಕಡೆಗಳಲ್ಲಿಯೂ ಚಿಕ್ಕಚಿಕ್ಕ ಕಂಬಗಳನ್ನು ನೆಟ್ಟು ಅದರ ಮೇಲೆ ಪತಾಕೆಗಳನ್ನು ಎತ್ತಿ ಕಟ್ಟಿದ್ದಾರೆ ಜಾಲರಿಯ ತೋರಣಗಳನ್ನು ಕಟ್ಟಿದ್ದಾರೆ ಆ ಪ್ರಶಸ್ತವಾದ ಮಾರ್ಗದಲ್ಲಿ ಸೊಗಸಾದ ನಡೆಮುಡಿಯು ಹಾಸಲ್ಪಟ್ಟಿದೆ ಆ ಮಾರ್ಗದ ಒಂದು ಭವ್ಯವಾದ ಬಿಳಿಯ ವಟ ಮಂಟಪದ ಬಾಗಿಲಿಗೆ ಹೋಗಿ ಮುಟ್ಟುತ್ತರ ಆ ಮಂಟಪದ ಬಾಗಿಲಿನಲ್ಲಿ ಬಿಳಿಯ ಅಂಗರೇಖುಗಳನ್ನು ತೊಟ್ಟು, ತಲೆಯಮೇಲೆ ಕೆಂಪು ಉಷ್ಟೀಸಗಳನ್ನು ಇಟ್ಟುಕೊಂಡು, ಜರಿಯ ಡವಾಲಿಗಳನ್ನೂ ನಡುಕಟ್ಟನ್ನೂ ಕಟ್ಟಿಕೊಂಡು, ಕೈಯಲ್ಲಿ ಚಿನ್ನದ ಸೋಟಾಗಳನ್ನು ಧರಿಸಿ, ರಾಜಸೇವಕರು ಶಿಸ್ತಿನಿಂದ ಕಾಯುತ್ತಿದ್ದಾರೆ ಬಿಚ್ಚುಗತ್ತಿ ಪಹರೆಯವರು ಬಲು ಜಾಗರೂಕತೆಯಿಂದ ಕಾವಲು ಕಾಯುತ್ತಿದ್ದಾರೆ.

ಮಂಟಪದ ಬಾಗಿಲಿನಿಂದ ಒಳಗೆ ಹೋಗುತ್ತಲೇ ಪ್ರಶಸ್ತವಾದ ದಿವ್ಯಾ ಆಲ್ಲಿ ಮೆತ್ತಗಿರುವ ರತ್ನಗಂಬಳಿಯು ಹಾಸಿದೆ ಗೋಡೆಗಳಿಗೆಲ್ಲಾ ಕಿಂಕಾಪಿನ ನ್ನು ಇಳಿಬಿಟ್ಟು ಕಟ್ಟಿದ್ದಾರೆ. ನಾಲ್ಕು ಮೂಲಗಳಲ್ಲಿ ಮೂ ಕಾಲುಮಣೆಗಳ ಪ್ಪದಾನುಗಳು ಆ ಪುಷ್ಪಸಾರಭವು ಮಂಟಪವನ್ನೆಲ್ಲಾ ಪರಿಮಳಿಸುತ್ತಿದೆ ಖಾನೆಯಿಂದ ಒಳಗೆ ಹೋಗುವುದಕ್ಕೆ ಎರಡು ಬಾಗಿಲುಗಳಿವೆ ಆ ಬಾಗಿಲು ಯೆಯ ಫರದೆಗಳು ಕಟ್ಟಿಬಿಟ್ಟಿವೆ ಆದರೂಳಗೆ ವ್ರವೇಶ ಮಾಡಿದರೆ ಇರುವ ಅಂತರ್ಗೃಹ! ಆಲ್ಲಿ ಅನರ್ಘ್ಯವಾದ ಪರ್ಷಿಯಾದೇಶದ ಮೆತ್ತ ಳಿಯು ಹಾಸಿದೆ ಗೋಡೆಗಳಿಗೆಲ್ಲಾ ಹಸುರುಬಣ್ಣದ ಮಖಮಲ್ಲಿನ ಫರದೆ ರ ಮೇಲೆ ಥಕ್ಕಾಮಜರ್ಲಿ ಫರದೆ ಮೇಲಿನ ವಾತಾಯನಗಳಿಂದ ಮಂದ ಒಳಗೆ ಬಂದು ಅವೆರಡು ಫರದೆಗಳನ್ನೂ ಕೂಡಿಸುತ್ತಾ, ಬಿಡಿಸುತ್ತಾ ಳ್ತಿದ ಆದನ್ನು ನೋಡಿದರೆ ಮಾನಸಸರೋವರದ ಮೃದುವಾದ ಅಲೆಗಳ ಸಮಾನವಾಗಿದೆ

ವಾಸಗೃಹದಲ್ಲಿ ವಿಶಾಲವಾದ ಒಂದು ಬೆಳ್ಳಿಯ ಮಂಚ ಮಂಚದಮೇಲೆ ಸಹಸತೂಲಿಕಾತಲ್ಪ! ಅದರ ಮೇಲೆ ಟರ್ಕಿ ದೇಶದ ಮೆತ್ತನೆಯ ಬಟ್ಟೆ ಹಾಸಿ ಇಳಿಬಿಟ್ಟಿದ್ದಾರೆ ಕುತ್ತನಿಯ ದಿಂಬುಗಳನ್ನು ಇಟ್ಟಿದ್ದಾರೆ. ಆ ಸ ಹಾಸಿಗೆಯು ಮಂಚಗಡೆಗಳಿಂದ ನಿರ್ಮಿತವಾದ ವೇದಿಕೆಯಂತೆ ಆಹ್ಲಾದ ಳ ಮಂಚದ ಸಮೀಪದಲ್ಲಿ ದಿಂಬುಲೋಡುಗಳಿಂದ ಸುಸಜ್ಜಿತವಾದ ನ ಎದುರಿನಲ್ಲಿ ಚಿನ್ನದ ಕಟ್ಟು ಹಾಕಿದ ದೊಡ್ಡ ನಿಲುಗನ್ನಡಿ! ಅದರ ಮೇಲೆ ನ ಬಟ್ಟೆಯು ಇಳಿಬಿಟ್ಟಿದೆ ಫರದೆಯಿಂದ ಅಲಂಕೃತವಾದ ಆ ಕನ್ನಡಿಯಲ್ಲಿ ಳೊಂಡರೆ ಮುಖವು, ಶುಭ್ರವಾದ, ಹಗುರವಾದ ಮೇಘಗಳ ಮಧ್ಯದಲ್ಲಿ ಳ ಕಾಣುವಂತೆ ಕಾಣಿಸುತ್ತದೆ ಮೂಲೆಗಳಲ್ಲಿ ಪುಷ್ಪದಾನುಗಳು ಇಡ ಕನ್ನಡಿಯ ಎಡಬಲ ಪಾರ್ಶ್ವಗಳಲ್ಲಿ ಅಮೃತಶಿಲೆಯ ಕಾಲುಮಣೆಗಳ ರಡು ಚಿನ್ನದ ನವೀಲುಗಳು ಅಲಂಕೃತವಾಗಿವೆ ಆ ನವಿಲಿನ ಆರಳದ ಪುಕ್ಕ ಸನೆಯ ಊದುಬತ್ತಿಯನ್ನು ಹತ್ತಿಸಿಟ್ಟಿದ್ದಾರೆ ಅದರಿಂದ ಹೊರಡುತ್ತಿರುವ ಳಿಯನ್ನು ಮಂದಮಾರುತನು ಮೇಲೆ ಮೇಲೆ ಎತ್ತಿಕೊಂಡು ಹೋಗು

ಥಾ ಸುವಾಸಿತವಾದ, ಅಲಂಕೃತವಾದ, ಸುಮನೋಹರವಾದ ವಾಸಗೃಹದಲ್ಲಿ ಮೇಲೆ ಒಬ್ಬ ಮಹಾವ್ಯಕ್ತಿಯು ಮಲಗಿದ್ದಾನೆ ಮೈ ಬಹಳ ಕೃಶವಾಗಿದೆ. ಮಾತ್ರ ಗಂಭೀರ ಮುದ್ರೆಯಿಂದ ತೇಜೋವಿರಾಜಮಾನವಾಗಿದೆ ಕಣ್ಣು ಯಾಗಿ ಮುಚ್ಚಿಕೊಂಡಿವೆ. ಸಮೀಪದಲ್ಲಿ ಹಕ್ಕೀಮನು ಎನೆ ಇಕ್ಕದೆ

ನೋಡುತ್ತಾ ಕುಳಿತಿದ್ದಾನೆ ತಲೆಯ ಪಾರ್ಶ್ವದಲ್ಲಿ ಶುಭ್ರವಸನಧಾರಿಯಾದ ಬಾಲಕ ನೊಬ್ಬನು ಲಾಮಂಚದ ಬೀಸಣಿಗೆಯಿಂದ ಬೀಸುತ್ತಿದ್ದಾನೆ ಎಲ್ಲಾ ಕಡೆಯು ನಿಶ್ಯಬ್ದ' ಆ ರುಗ್ಣ ಶಯ್ಯೆಯಲ್ಲಿ ಮಲಗಿರುವ ಮಹಾವಿಭೂತಿಯು ಹದರಲ್ಲಿಖಾನ ನೆಂದು ಈಗಾಗಲೇ ವಾಚಕರು ಊಹಿಸಿದ್ದಾರೆ

ಇಂದು ಪ್ರಾತಃಕಾಲದ ಶೋಪುಗಳು ಹಾರಿಲ್ಲ. ನೌಸತ್ತುಖಾನೆಯಲ್ಲಿ ನಗಾ ನೌಸತ್ತು ಆಗಿಲ್ಲ ಚೌಪದಾರರು ಗರ್ಭಸಿಂಹದಧ್ವನಿಯಿಂದ "ಹುಷಾರು"ಕೂಗ ತ್ತಿಲ್ಲ. ಅಧಿಕಾರಿಗಳು ಸೈನಿಕರಿಂದ ಕವಾತು ಮಜುರೆಯನ್ನೂ ತೆಗೆದುಕೊಂಡಿಲ್ಲ ಕುದುರೆಗಳು ಎಲ್ಲಿ ಹೇಷಾರವ ಮಾಡುವವೋ ಎಂದು ಕಾಸುದಾರರ ಎದ ಒದಿದು ಕೊಳ್ಳುತ್ತಿದೆ ಕಾಮಾಟಿಗಳಾಗಲೀ, ಸೈನಿಕರಾಗಲೀ ಸದ್ದು ಮಾಡಕೂಡದೆಂದು ಸೈನ್ಯಾಧಿಕಾರಿಯ ಸುಗ್ರೀವಾಜ್ಞೆಯಾಗಿದೆ ಪಹರೆಯನ್ನು ಬಹು ಶಿಸ್ತಿನಿಂದ ಕಾಯುತ್ತಿದ್ದಾರೆ ಅಷ್ಟು ದೊಡ್ಡ ಪಾಳಯವು ಪ್ರಸುಪ್ತವಾದ ಗಂಭೀರ ಸಾಗರದಂ ಅಚಲವಾಗಿದೆ ಯಾರ ಬಾಯಲ್ಲೂ ಮಾತಿಲ್ಲ! ಮುಖಗಳಲ್ಲಿ ಜೀನವಿಲ್ಲ! ಈ ಪಾಳಯದಲ್ಲಿ ದರಬಾರಿನ ಮುಖ್ಯರಾದ ಇಬ್ಬರು ಮಹಾವ್ಯಕ್ತಿಗಳಲ್ಲ ಚಿಕ್ಕ ನವಾ ಬರಿಲ್ಲ. ಬಡಾಫಕೀರರಿಲ್ಲ ಚಿಕ್ಕ ನವಾಬರು ಬಹುದೂರದಲ್ಲಿ ಸಂಗ್ರಹವಲ್ಲಿದ್ದಾರೆ ಬಡಾಫಕೀರರು, ಅವರಲ್ಲಿ ಹೋಗಿದ್ದಾರೋ ಯಾರಿಗೂ ಗೊತ್ತಿಲ್ಲ ಹವಿನೈದು ದಿವಸ ಗಳಾಗಿ ಹೋದವು. ಇಂಥಾ ದುರ್ಘಟಿಸಮಯದಲ್ಲಿ ಬಡಾಫಕೀರರಲ್ಲನೇ ಎಂದು ಎಲ್ಲರಿಗೂ ಆಶಂಕೆ! ಅವರಿಗೇ ಗೊತ್ತಿಲ್ಲದ ಒಂದು ವಿಘವಾವ ದಿಗಿಲು! ಎಲ್ಲರ ಮು ದಲ್ಲಿಯೂ ನಿರಾಶೆ!

ಬಡಾಫಕೀರರು ಶೋಪುಖಾನೆಯ ಮಹಾದ್ವಾರವನ್ನು ಪ್ರವೇಶಿಸಿದರು ಆ ಹಿಂದೆ ಇಬ್ಬರು ಹಿಂದೂ ಸರದಾರರು ಬರುತ್ತಿದ್ದರು ಆ ಪಾಳಯದಲ್ಲಿ ಬಡಾಫ ರರನ್ನು ಎಲ್ಲರೂ ಬಲ್ಲರು ಅವರ ಹಿಂದೆ ಬರುತ್ತಿರುವ ತೇಜಸ್ವಿಗಳಾದ ತರು ಸರದಾರರಾರೆಂದು ಎಲ್ಲರಿಗೂ ಕುತೂಹಲ! ಎಲ್ಲರೂ ಫಕೀರರಿಗೆ ಸಲಾಂ ಮಾಡ ತ್ತಿದ್ದರು. ಅವರು ಮುಂದುವರಿಯುತ್ತಲೇ ಈ ಸರದಾರರಾರೆಂದು ಪಿಸುಮಾತನಾ ಕೊಳ್ಳುತ್ತಿದ್ದರು

ಬಡಾಫಕೀರರು ಶೋಪುಖಾನೆಯ ಮಹಾದ್ವಾರದಿಂದ ಪ್ರವೇಶಿಸಿ, ನೌಸ ಖಾನೆಯನ್ನು ದಾಟಿ, ದರಬಾರು ಮಂಟಪವನ್ನು ಹಾದು, ಪ್ರಶಸ್ತವಾದ ನಡೆವ ಹಾಸಿದ ಮಾರ್ಗವನ್ನು ಅತಿಕ್ರಮಿಸಿ, ನವಾಬರ ವಾಸಗೃಹವನ್ನು ಪ್ರವೇಶಮಾಡಿದ ಅವರ ಹಿಂದೆ ಬಂದ ಸರದಾರರು ಮತ್ತಾರೂ ಅಲ್ಲ! ದೌಲತ್ ಮತ್ತು ರಾಧಾ!"

ಆಗ ದೇಶದಲ್ಲಿ ಬಹಳ ವಿಕೋಪವಿತ್ತು ಮುರಾರರೂ ಇಂಗ್ಲೀಷರೂ ಸೈ ವಾಗಿದ್ದರು. ಅವರ ಜೊತೆಗೆ ತಿರುವಾಂಕೂರಿನ ಮಹಾರಾಜರೂ ಸೇರಿಕೊಂಡಿದ್ದ

ಹೈದರನ ಸೌಜನ್ಯವು ಎಲ್ಲೆಲ್ಲಿಯೂ ಪ್ರಸಿದ್ಧವಾಗಿದ್ದರೂ, ಟಿಪ್ಪುಸುಲ್ತಾನನ ಔದ್ಧತ್ಯ ನಿಂದ ದೈವವು ಪ್ರಬಲಿಸಿತ್ತು ಎಲ್ಲೆಡೆಯಲ್ಲಿಯೂ ಮಹಮ್ಮದೀಯರ ಮೇಲಿನ ವಿಧ್ವೇಷವು ತುಂಬಿತ್ತು ಆಗ ಮಹಮ್ಮದೀಯರನ್ನು ಎಲ್ಲಿ ಕಂಡರೆ ಅಲ್ಲಿ ಹಿಂಸಿಸುತ್ತಿದ್ದರು ಮಹಮ್ಮದೀಯ ಯೋಧರನ್ನು ಕಂಡರೆ ಸೆರೆ ಹಿಡಿಯುತ್ತಿದ್ದರು. ಹಿಂದೂ ವೇಷದಿಂದ ಹೋದರ ಭಜನವಿರಲಿಲ್ಲ ಮುಸಲ್ಮಾನರಾದವರೂ ಮೇಲೆ ಬಿದ್ದರೆ ಒಳಗುರುತನ್ನು ಹೇಳಿ ಪಾಠ ಗಬಹುದಾಗಿತ್ತು

ಕ್ಷಣಕಾಲದಲ್ಲ ವಾಳಯದಲ್ಲೆಲ್ಲಾ ಬಡಾಫಕೀರರು ಬಂದ ವಾರ್ತೆಯು ಹರಡಿ ಹೋಯಿತು ಆ ತರುಣ ಸರದಾರರಂದು ಎಲ್ಲರಲ್ಲಿಯೂ ಜಿಜ್ಞಾಸೆ ಯಾರೋ ಸೇವಾಭಾಗವವರಂದು ಕಲವರಿಗೆ ಔದಾಸೀನ್ಯ ಮೈಸೂರಿನ ರಾಜಮನೆತನದವರಂದೂ, ಅವರಿಗೆ ಸಟ್ಟಕಟ್ಟಲು ನವಾಬರು ಬಡಾಫಕೀರರನ್ನು ಕಳಿಸಿ ಕರೆಸಿದ್ದಾರೆಂದೂ ಹಿಂದೂ ಸೃನಿಕರ ಆಶಾಕಲ್ಪನ ಬಡಾಫಕೀರರು ಹೋಗಿ ಪೇಷ್ವೆಯವರಲ್ಲಿ ರಾಜೀ ಮಾದಿಕೊಂಡು ಬಂದಿದ್ದಾರೆಂದು ಸರದಾರರ ಊಹಾವೋಹ. ಇಷ್ಟಾದರೂ ಇವರಾರು ಎಂಬ ಆಕಾಂಕ್ಷೆಯು ಶಮನವಾಗಲೇ ಇಲ್ಲ ಎಲ್ಲ ಕಡೆಯೂ, ಒಂದು ಜೊಳ ಕಲ್ಪನೆ! ಸಂದಿಗ್ಧ! ಹೊಸ ಆಶೆ! ಭರವಸೆಗಳು!

ಬಡಾಫಕೀರರೂ, ಅವರ ಅನುಯಾಯಿಗಳಾದ ತರುಣ ಸರದಾರರೂ ನವಾಬರ ದಿವಾನ್‌ಮನೆಯನ್ನು ಪ್ರವೇಶಿಸಿದರು ಅಲ್ಲಿ ನಿಂತಿದ್ದ ಸನ್ನಿಧಾನದ ಹಯಾತ್‌ಖಾನನು ಬಡಾಫಕೀರರನ್ನು ನೋಡುತ್ತಲೇ ಭವ್ಯವಾಗಿ ನೆಲಮುಟ್ಟಿ ಸಲಾಂ ಮಾಡಿದನು ಮುಸ ಸರದಾರರಿಗೂ ಸಲಾಂ ಮಾಡಿದನು ಏನೋ ಸಂಶಯ ದೃಷ್ಟಿಯಿಂದ ದೂಸಬರನ್ನು ದೃಷ್ಟಿಸಿ ನೋಡಿದನು ಪುನಃ ಬಡಾಫಕೀರರ ಕಡೆ ತಿರುಗಿ ನೋಡಿದನು ಬಡಾಫಕೀರರ ಮುಖದ ಮೇಲೆ ಮಂದಹಾಸವು ಮೂಡಿತು. ಹಯಾತನು ಶಾಂತನಾದನು ಬಡಾಫಕೀರರು ಸನ್ನೆ ಮಾಡಿದರು ಹಯಾತನು ಸುಸುಮಾತಿನಿಂದ “ನೀದ್, ನೀದ್” ಎಂದನು. ಬಡಾಫಕೀರರು ತನ್ನ ಸಂಗಡಿದ್ದ ಸರದಾರರ ಕಡೆಗೆ ತಿರುಗಿ ನೋಡಿ, ಸಾವಧಾನವಾಗಿ ಕಿವಿಯನ್ನು ಬಾಗಲಿನ ಕಡೆಗೆ ಆಲೈಸಿಕೊಟ್ಟು ನಿಂತುಕೊಂಡರು. ಅಷ್ಟರಲ್ಲಿ ಅಂತರ್ಗೃಹದ ಪ್ರಶಾಂತತೆ ಸುನ್ನು ಭೇದಿಸಿಕೊಂಡು ದಿಫ್‌ನಿಶ್ವಾಸವೊಂದು ಕೇಳಿಸಿತು ಹೊರಗಡೆ ಅದನ್ನು ಆಲೈಸಿ ಬಡಾಫಕೀರರು “ನವಾಬರು ಎದ್ದರು” ಎಂದುಕೊಂಡರು ಅದರಿಂದ ಅವರ ಮನಸ್ಸಿಗೆ ಏನೋ ಸ್ವಲ್ಪ ಸಮಾಧಾನವಾಯಿತು.

ಒಳಗೆ ಹಾಸಿಗೆಯ ಮೇಲೆ ನವಾಬರು ಸಣ್ಣಗೆ ಮುಲುಗುತ್ತಾ ಮಗ್ಗುಲಿಗೆ ಬಿರುಗಿದರು. ಕಣ್ಣು ಬಿಟ್ಟರು.

ಹಕ್ಕೀಮರು ಸಮಾಪಕ್ಕೆ ಹೋಗಿ “ಈ ದಿನ ಹೇಗಿದೆ” ? ಎಂದರು

“ಸ್ವಲ್ಪಗುಣವಾಗಿದೆ ಆಯಾಸವು ಕಡಿಮೆಯಾದಂತಿದೆ”

ಹಕ್ಕೀಮರ ಮುಖವು ಸ್ವಲ್ಪ ಅರಳಿತು ನವಾಬರ ಮುಖದಲ್ಲಿಯೂ ಸಣ್ಣ ನಗುವು ಕಂಡಿತು

“ಜಹಾಪನಾ ! ದಿವಾನ್ ಮಹಮದ್ ಆಲಿಯವರೂ, ಮಂತ್ರಿ ಪೂರ್ಣಯ ನವರೂ ಭೇಟಿಗೆ ಬಂದಿದ್ದರು ಖಾವಂದರಿಗೆ ಸಣ್ಣ ನಿದ್ಡಿ ಹತ್ತಿತ್ತು”

“ವಿಶೇಷವೇನು ?”

“ ಸಣ್ಣ ನವಾಬರನ್ನು ಕರೆಯಿಸುವುದು ಒಳ್ಳೆಯದಲ್ಲವೇ ಎಂದು ನನ್ನನ ಕೇಳಿದರು. ಅಂಥಾ ಭಯವಿಲ್ಲವೆಂದೂ, ನಾನು ಪ್ರಾಣಕ್ಕೆ ಪ್ರಾಣ ಕೊಡಬೇ ನೆಂದೂ ಹೇಳಿದೆ, ಔಷಧಿಗಳಲ್ಲಿ ಮಹಾ ಸತ್ಯವುಂಟೆಂದು ಧೈರ್ಯ ಹೇಳಿದೆ ಆದರು ಖಾವಂದರವರ ಅಭಿಲಾಷೆಯನ್ನು ತಿಳಿದುಕೊಳ್ಳಬೇಕೆಂದು ಅವರ ಇಷ್ಟ ಹುಜೂರಿನ ಹುಕುಂ ಏನಾಗುತ್ತದೋ ?”

ನಿರುತ್ತರ ! ಮೌನ ! ನವಾಬರು ಮಾತನಾಡಲಿಲ್ಲ ! ಏನೋ ಒಂದು ಆಲೋ ಚನೆಯನ್ನು ಮಾಡಿದಂತೆ, ಕಣ್ಣುಗಳನ್ನು ವಿಸ್ತಾರಮಾಡಿದ್ದರಿಂದ ಭಾಸವಾಯಿತು ! ನವಾಬರು ಸಣ್ಣ ಧ್ವನಿಯಿಂದ “ಬಡಾಫಕೀರರು ಇನ್ನೂ ಬರಲಿಲ್ಲವೇಕೆ ? ಇಲ್ಲಿಂದ ಹೋಗಿ ಎರಡು ಹತ್ತೆಗಳಾದುವು” ಎಂದರು

“ಖಾವಂದ್, ಅವರು ಎಲ್ಲಿಗೆ ಹೋಗಿದ್ದಾರೋ ಯಾರಿಗೂ ಗೊತ್ತಿಲ್ಲ” ಮೌನ !

ಒಳಗೆ ಮಾತನಾಡುವುದನ್ನು ಕೇಳಿ ಹಯಾತನು ಮೆಲ್ಲಗೆ ಫರದಿಯನ್ನು ಓರೆ ಮಾಡಿಕೊಂಡು ಒಳಗೆ ಹೋದನು. ಹೋಗಿ ಸನ್ನಿಧಾನದ ಕಾಲುಕಡೆ ನಿಂತು ನೆಲ ಮುಟ್ಟಿ ಸಲಾಂ ಮಾಡಿದನು.

ನವಾಬರ ಕಡೆಗೆ ನೋಡುತ್ತಾ “ಹುಜೂರ್ ! ಬಡಾಫಕೀರರು ಬಂದಿದ್ದಾರೆ” ಎಂದು ಅರಿಕೆ ಮಾಡಿದನು.

ನವಾಬರ ಮುಖವು ಪ್ರಸನ್ನವಾಯಿತು ಕರತರಬೇಕೆಂದು ಕಣ್ಣುಗಳಿಂದ ಸನ್ನೆ ಮಾಡಿದರು. ಹಯಾತನು ಹೊರಗೆ ಬಂದು ಫಕೀರರಿಗೆ ಮುಜರೆ ಮಾಡಿ ಒಳಗಡೆ ಕೈತೋರಿಸಿದನು ಫಕೀರರು ಫರದಿಯನ್ನು ಓರೆಮಾಡಿ ಒಂದು ಹೆಜ್ಜೆ ಒಳಗಿಟ್ಟರು ದೌಲತ್ತಳು ಅವರನ್ನನುಸರಿಸಿ ಹೋದಳು ನವಾಬರ ಕಣ್ಣುಗಳೂ, ಬಡಾಫಕೀರರ ಕಣ್ಣುಗಳೂ ಸೇರಿದುವು. ಫಕೀರರು ಮಂದಹಾಸದಿಂದ ಒಂದುಬಾರಿ ನವಾಬರ ಕಡೆ ನೋಡಿದರು. ಹಾಸಿಗೆ ಹತ್ತಿರ ಹೋಗಿ ನವಾಬರ ತಲೆಯ ಮೇಲೆ ಮುಖವನ್ನಿಟ್ಟು ಚುಂಬಿಸಿದರು. ಬಡಾಫಕೀರರು ಹಕ್ಕೀಮರೊಡನೆ ನವಾಬರ ದೇಹಸ್ಥಿತಿಯನ್ನು

ಗಾಂಧೀಜಿಯವರು ಹುಣ್ಣು ಮಾಯುತ್ವದಿಂದೂ, ದೇಹದಲ್ಲಿ ಶಕ್ತಿಬರುತ್ತಿದ್ದೆಂದೂ, ಕಣ್ಣುಗಳಲ್ಲಿ ಕಾಂತಿಯು ಬೆಳಗುತ್ತಿದ್ದೆಯೆಂದೂ, ಉಸಿರಿನಲ್ಲಿ ಬಲವಿದೆ ಮೆಂದೂ, ನಾಡಿಸುಧವಾಗಿದೆಯೆಂದೂ ಹೇಳಿದರು ಫಕೀರರು ಸಮಾಧಾನವನ್ನು ತೋರಿಸಿ ಕಣ್ಣುಸನ್ನೆ ಮಾಡಿದರು ಹಕೀಮರು ನವಾಬರಿಗೆ ಸಲಾಂ ಮಾಡಿ ಎದ್ದು ಕೊನೆಗೆ ಹೊರಟರು ಬೀಸುವ ಹುಡುಗನು ಬೀಸಣಿಗೆಯನ್ನಿಟ್ಟು ಹೊರಗೆ ಹೊರಟನು. ಮೊಸಸರದಾರನು ಅವನ ಕೈಯಿಂದ ಬೀಸಣಿಗೆಯನ್ನು ಈಸುಕೊಂಡನು. ಅಂತರ್ಗೃಹದಲ್ಲಿ ಮಂಚದ ಮೇಲೆ ನವಾಬರು ಮಲಗಿದ್ದಾರೆ ತಲೆಯ ಕಡೆ ಫಕೀರರು ನವಾಬರ ಮೈ ಸವರುತ್ತ ಕುಳಿತಿದ್ದಾರೆ ಫಕೀರರ ಜತೆಯಲ್ಲಿ ಬಂದ ವ್ಯಕ್ತಿಯು ಬೀಸಣಿಗೆಯಿಂದ ಗಾಳಿಬೀಸುತ್ತಿದ್ದಾಳೆ ಹಂಪಾತನು ಹೊರಬಾಗಿಲಿನಲ್ಲಿ ಕಾದಿದ್ದಾನೆ.

ಆ ನಿರ್ದುಶ್ಚಯದಲ್ಲಿ, ಆ ಪ್ರಶಾಂತ ವಾತಾವರಣದಲ್ಲಿ, ಆ ಪ್ರಶಸ್ತವಾದ ವಾಸ ಭವನದಲ್ಲಿ, ಆ ಅನರ್ಘ್ಯ ಪರ್ಯಾಯದಲ್ಲಿ, ಆ ಸುಖಕರವಾದ ಹಂಪತಾಲಿಕಾತಲ್ಪದಲ್ಲಿ ವೀರ್ವಾಕಾರವಾಗಿ ಮಲಗಿದ್ದ ಆ ಮಹಾ ವ್ಯಕ್ತಿಯು ಸ್ವಲ್ಪ ತಿರುಗಿ ವಾತ್ಸಲ್ಯ ಪೂರಿತವಾದ ನೋಟದಿಂದ ಸಮೀಪದಲ್ಲಿ ನಿಂತಿದ್ದ ದೊಲತ್ತಳನ್ನು ನೋಡಿ, ಆಶಾಪೂರಿತವಾದ ವಾಣಿಯಿಂದ

“ ದೊಲತ್! ಬಂದಯಾ! ಬಹುದೂರ ಬಂದಿರುವೆ! ನಿನ್ನನ್ನು ನೋಡಿ ಸಂತೋಷವಾಯಿತು ” ಎಂದು ಹೇಳಿದನು

“ ಜಹಾಪನಾ! ಈ ಗರೀಬಳು ಯಾವಾಗಲೂ ಆಜ್ಞಾ ಧಾರಕಳು ”

“ ಇಯಜ್ಜಾಖಾನನು ಕ್ಷೇಮವೋ ? ”

“ ಹುಜೂರಿನ ಅನುಗ್ರಹದಿಂದ ಕ್ಷೇಮವಾಗಿದ್ದಾರೆ ”

“ ನಗರದ ಸೀಮೆ ? ”

“ ಖಾವಂದರ ಅಧಿಕಾರವು ಅಪ್ರತಿಹತವಾಗಿದೆ ದೇಶವು ಭದ್ರವಾಗಿದೆ. ಸುಖ ಶಾಂತಿಗಳಿವೆ. ಪ್ರಜೆಗಳಿಗೆ ಮಹಾ ಪ್ರಭುಗಳಲ್ಲಿ ಭಕ್ತಿ ವಿಶ್ವಾಸಗಳು ಚೆನ್ನಾಗಿವೆ ”

ನವಾಬನು ಸಂತೋಷದಿಂದ ಫಕೀರನ ಕಡೆ ನೋಡಿದನು

ಫಕೀರನು “ ಹುಜೂರು! ನಗರವು ವೀರಭೂಮಿ! ಅಲ್ಲಿ ಅವನು ಸಾಹಸಿಗಳಾದ ಪಾಳಯಗಾರರಿದ್ದಾರೆ ಅವರಿಗೆಲ್ಲಾ ಪ್ರಕೃಷ್ಟವಾದ ಸ್ವಮತಾಭಿಮಾನ! ಇಯಜ್ಜಾ ಖಾನನಲ್ಲಿ ಹಿಂದೂಗಳಿಗೆ ದೃಢವಾದ ವಿಶ್ವಾಸವಿದೆ. ಕೊಂಕಣವನ್ನು ಆಕ್ರಮಿಸಬೇಕೆಂದು ಇಂಗ್ಲೀಷರು ಹೊಂಚು ಹಾಕುತ್ತಿದ್ದಾರೆ ಆದರೂ ಇಯಜ್ಜಾ ಖಾನರ ಪರಾಕ್ರಮವನ್ನು ನೋಡಿ ಅವರು ಭಯಪಡುತ್ತಾರೆ ಖಾನನು ಭೀಮಪರಾಕ್ರಮಿ! ಕುಶಲಮತಿ! ಅವನ ಕೈಯಲ್ಲಿ ಭದ್ರತೆಗೆ ಕೊರತೆಯೇನು? ಅದರಲ್ಲಿ ತಮಗೆ ಲವ

ಲೇಶವೂ ಚಿಂತೆಗೆ ಕಾರಣವಿಲ್ಲ ಹುಜೂರ್! ಇಯಜ್‌ಖಾನರು ಮಹಾಪ್ರಭುಗಳಿಗೆ ತಕ್ಕ ಮಗ" ಎಂದನು

ನವಾಬರ ಮುಖವು ಪ್ರವೃಲ್ಲವಾಯಿತು

ಅವರು "ಇಯಜ್‌ಖಾನನು ಮಹಾಸರಾಕ್ರಮಿಯೆಂದೂ, ಅತಿ ಬುದ್ಧಿವಂತನೆಂದೂ ನಾನು ಅವನ ಬಾಲ್ಯದಲ್ಲಿಯೇ ಕಂಡುಹಿಡಿದೆ ಅದರಿಂದಲೇ ಅವನನ್ನು ದತ್ತು ತೆಗೆದುಕೊಂಡೆ. ಅವನ ಶಕ್ತಿಸಾಧ್ಯಗಳನ್ನೂ ನೋಡಿ ನಗರದ ನವಾಬಗಿರಿಯನ್ನು ಕೊಟ್ಟೆ ನನಗೆ ಶ್ರೀರಂಗಪಟ್ಟಣಕ್ಕಿಂತಲೂ ನಗರವು ಹೆಚ್ಚು ವಿಶ್ವಾಸಾರ್ಹವಾದದ್ದು ಆದರೆ ಆದರೇನು! ನನ್ನ ಕಾಲವು ಮೀರುತ್ತ ಬಂತು ನಾನು ಹೋಗುತ್ತೇನೆ ನನಗೆ ಸಂತೋಷವಿಲ್ಲ ಸಾಯುವಾಗ ಸಂತೋಷವಿಲ್ಲ ಭಯಂಕರವಾದ ಮೇಘಾಡಂಬರವು ನನ್ನ ಕಣ್ಣಿಗೆ ಕಟ್ಟುತ್ತಲಿದೆ" ಎಂದು ಅರ್ಧದಲ್ಲಿಯೇ ಮಾತು ನಿಲ್ಲಿಸಿದರು

ಹಾಗೆಯೇ ಮುಖದಲ್ಲಿ ಕೆಂಪೇರಿತು ಮೂರ್ಛೆ ಬಂತು ದೌಲತ್ತಳು ತಲೆಯ ಮೇಲೆ ಪನ್ನೀರು ಚುಮುಕಿಸಿದಳು ಸಣ್ಣಗೆ ಗಾಳಿ ಹಾಕಲಾರಂಭಿಸಿದಳು ಅವಳ ಮತ್ತೊಂದು ಹಸ್ತವು ನವಾಬರ ತಲೆಯ ಮೇಲೆ ಇತ್ತು

ಸ್ವಲ್ಪ ಹೊತ್ತಿನಲ್ಲಿ ನವಾಬರಿಗೆ ತಿಳಿವು ಬಂದಿತು ದೌಲತ್ತಳು ಸರಬತ್ತನ್ನು ಕುಡಿಸಿದಳು ನವಾಬರು ಪುನಃ ಮಾತನಾಡತೊಡಗಿದರು

ಫಕೀರನು ಪ್ರತಿರೋಧ ಮಾಡಿ "ಖಾವಂದ್! ಮಾತನಾಡಬೇಡಿರಿ ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಿರಿ ತಮ್ಮ ಶರೀರದಲ್ಲಿ ಜ್ವರ ಬಂದಿದೆ" ಎಂದನು

ನವಾಬರು "ಫಕೀರಜಿ! ನಾನು ಇಂದು ಸುಖವಾಗಿದ್ದೇನೆ ಇದೊಂದು ದಿನ ಮಾತನಾಡುವುದಕ್ಕಾಗಿಯೇ ಅಲ್ಲಾನು ಶಕ್ತಿಯನ್ನು ಕರುಣಿಸಿದ್ದಾನೆ ನೀವು ನನಗೆ ಬಹಳ ಉಪಕಾರ ಮಾಡಿದ್ದೀರಿ ದೌಲತ್ತಳನ್ನು ಕರತಂದು ಭೇಟಿ ಮಾಡಿಸಿದ್ದೀರಿ ನನಗೆ ಇರುವುದು ಇದೊಂದೇ ಭರವಸೆ" ಎಂದರು.

ಆಗ ದೌಲತ್ತಳು "ಬಾವೂಜೀ! ತಮ್ಮಂಥಾ ಮಹಾಪುರುಷರು ಇಷ್ಟು ಉದ್ವಿಗ್ನರಾಗುವುದೇಕೆ? ಅಪ್ಪಣೆಯಾದರ ಈ ಪ್ರಾಣಗಳನ್ನು ಇಂದೇ ಒಪ್ಪಿಸಬಲ್ಲೆನು ಈ ಅಲ್ಪಳ ಮೇಲೆ ಇಷ್ಟೊಂದು ದೊಡ್ಡ ಮಾತೇಕೆ?" ಎಂದಳು

ನವಾಬರ ಕಣ್ಣುಗಳಲ್ಲಿ ನೀರು ತುಂಬಿತು. ಧಾರಾಕಾರವಾಗಿ ಕಣ್ಣೀರು ಹರಿಯಲಾರಂಭಿಸಿತು. ಹಾಗೆಯೇ ದೌಲತ್ತಳ ಕೈಹಿಡಿದುಕೊಂಡು "ದೌಲತ್! ಈ ಮೈಸೂರು ರಾಜ್ಯವು ಎಷ್ಟು ಸಣ್ಣದಾಗಿತ್ತು ನಾನು ದೇವರ ಕೃಪೆಯಿಂದ ಎಷ್ಟು ದೊಡ್ಡ ರಾಜ್ಯವನ್ನು ಬೆಳೆಸಿದ್ದೇನೆ. ಇದನ್ನೊಂದು ಸಾಮ್ರಾಜ್ಯವನ್ನು ಮಾಡಬೇ

ಕೆಂದು ನನ್ನ ಆಶೆ' ಅಷ್ಟು ರಾಜ್ಯವನ್ನು ಸಂಪಾದಿಸಿದ್ದೇನೆ ಆದರೆ ಅದನ್ನು ಕಟ್ಟಿ ನಿಲ್ಲಿಸುವಷ್ಟು ಅವಕಾಶವನ್ನು ಖುದಾನು ಅನುಗ್ರಹಿಸಲಿಲ್ಲ ಇಯಜ್‌ಖಾನನನೂ, ಟಿಪ್ಪುಸುಲ್ತಾನನೂ ಸೇರಿದರೆ ಈ ಸಾಮ್ರಾಜ್ಯವನ್ನು ಕಟ್ಟಬಲ್ಲರು ಅವರಿಬ್ಬರಿಗೂ ಅಷ್ಟು ಪರಾಕ್ರಮವಿದೆ, ಶಕ್ತಿ, ಸಾಮರ್ಥ್ಯಗಳಿವೆ ಆದರೂ ಅವರಿಬ್ಬರಲ್ಲಿ ಸ್ನೇಹವಿಲ್ಲ, ವಿಶ್ವಾಸವಿಲ್ಲ. ಅಲ್ಲಾನು ನನಗೆ ಅಪ್ಪಣೆ ಕೊಟ್ಟಿದ್ದಾನೆ ನಾನು ಸತ್ತುಹೋಗುತ್ತೇನೆ. ಸಾವಿಗೆ ನಾನು ರವೆಯಷ್ಟೂ ಅಂಜುವುದಿಲ್ಲ ಮೈಸೂರು! ನಾನು ಬೆಳೆಸಿದ ಮೈಸೂರು! ನನಗೆ ಪ್ರಿಯವಾದ ಈ ಮೈಸೂರು ರಾಜ್ಯವು ಮುಂದೆ ಚೂರುಚೂರಾಗಿ ಹೋಗುವುದು ನನ್ನ ಕಣ್ಣಿಗೆ ಕಾಣುತ್ತಿದೆ ಅದನ್ನು ನೆನದರೆ ನನ್ನ ಹೃದಯವು ಝಲ್ಲೆನ್ನುತ್ತದೆ. ಅವರಿಬ್ಬರ ಅಂತಃಕಲಹದಿಂದ ಈ ಸಾಮ್ರಾಜ್ಯವು ಪುಡಿಪುಡಿಯಾಗುತ್ತದೆ. ಒಂದು ಕಡೆಯಿಂದ ಮರಾಠರೂ, ಮತ್ತೊಂದು ಕಡೆಯಿಂದ ಇಂಗ್ಲೀಷರೂ ಮೈಸೂರನ್ನು ಹತ್ತಿ, ಹರಿದು, ಹಂಚಿ ನುಂಗಿಬಿಡುತ್ತಾರೆ ಆಮೇಲೆ ಮೈಸೂರು-ಮೈಸೂರು— ಎಲ್ಲವೆ? ಇದನ್ನು ನಾನು ಎಷ್ಟೋ ದಿವಸಗಳಿಂದ ಬಲ್ಲೆ. ಈ ಟಿಪ್ಪುವನ್ನೂ, ಇಯಜ್‌ಖಾನ ನನ್ನೂ ಸ್ನೇಹದಿಂದ ಬೆಳೆಯುವಂತೆ ಮಾಡಲು ಎಷ್ಟೋ ಪ್ರಯತ್ನಮಾಡಿದೆ ಅದು ಆಗದೇಹೋಯಿತು ಅವರಿಬ್ಬರೂ ಸ್ನೇಹದಿಂದ ಇದ್ದಿದ್ದರೆ, ಮರಾಟರು ಎಷ್ಟರವರು? ಫರಗಿಯವರು ಎಷ್ಟು ಮಾತ್ರದವರು? ಮೈಸೂರಿನ ಕಡೆಗೆ ಕಣ್ಣೆತ್ತಿ ನೋಡುವುದಕ್ಕೂ ಅವರ ಧೈರ್ಯವಿಲ್ಲ ಈಗ ಹಾಗಲ್ಲ! ಈಗ ನನಗೆ ಇರುವುದು ಒಂದೇ ಒಂದು ಘನವೆಸ ಅವರಿಬ್ಬರೂ ನನ್ನ ನಾತಲ್ಯದಿಂದ ಬೆಳೆದವರು ಖಾನನಾಗಲೀ, ಟಿಪ್ಪುವಾಗಲೀ ಶತ್ರುಗಳ ಸುಕ್ಷಮವನ್ನು ಕೇರಿ ಮೈಸೂರಿಗೆ ದ್ರೋಹ ಬೆಳೆಸುವವರಲ್ಲ. ಆ ಭಯವು ನನಗೆ ಇಲ್ಲವೇ ಇಲ್ಲ. ಆ ಪಶ್ಚಾತ್ತಿ ಮ ಸಾಂಕಿಲ್ಲ ಅವರವರೇ ಹೋರಾಡಿ, ಈ ರಾಜ್ಯವನ್ನೇ ಕುಗ್ಗುಳುತ್ತವೆ. ಎಂಗಾರದಂತಹ ಮೈಸೂರನ್ನು ಬೂದಿಯಾಗಿ ಮಾಡುತ್ತಾರೆಂದು ನನ್ನ ಝಲ್ಲೆನ್ನುತ್ತದೆ ದಾಲತಾ! ನೀನು-ನೀನು ಈ ಮೈಸೂರನ್ನು ರಕ್ಷಿಸಬಲ್ಲೆ, ದಾಲತಾ! ಭರವಸೆ ಕೊಡು ಈ ಬಿಗಿ ಮುಷ್ಟಿಯಲ್ಲಿರುವ ಮೈಸೂರು ಭದ್ರವಾಗಿಯೇ ಇರಲಿ ಮತ್ತು ನಡುವೆ ಭರವಸೆಯಿಂದ ಶಾಂತವಾಗಿ ಸಾಯುತ್ತೇನೆ"ಎಂದರು

ಕಂಠವು ಬಿಗಿದುಬಂತು ಮುಂದೆ ಮಾತು ಹೇರಲಾರವೆಯೆಂದು

ದಾಲತತಳು ನವಾಬರ ಎರಡು ಕೈಗಳನ್ನೂ ಎತ್ತಿಕೊಂಡು ಆ ಕೈಗಳನ್ನು ಮೂರು ಬಾರಿ ಮುತ್ತಿಟ್ಟು "ಬಾಪೂಜೀ! ದೇವರು ಇಂತಹ ಮಹತ್ಕಾರ್ಯಕ್ಕಾಗಿ ನೀ ಈ ದಾಲತತಳನ್ನು ನಿರ್ಮಾಣ ಮಾಡಿದ್ದರೆ ಅಗತ್ಯವಾಗಿ ಆತ್ಮಸಮರ್ಪಣೆ ಮಾಡಿ! ಈ ಮೈಸೂರು ಸಾಮ್ರಾಜ್ಯಕ್ಕಾಗಿ ನನ್ನ ಶರೀರವನ್ನು ತುಂಡುತುಂಡು ನನ್ನ ಕೈಯಿಂದಲೇ ಕತ್ತರಿಸಿ ಕೊಡಬಲ್ಲೆ. ಜಹಾನ್‌ನಾ! ತಮ್ಮ ಈ ಸೂತ್ರವಾದ ಕರ್ತವ್ಯ

ಮಾಡಿ ಶಪಥಮಾಡುತ್ತೇನೆ—“ಇಯಜ್ಞಖಾನನೂ, ಟಿಪ್ಪೂಸುಲ್ತಾನರೂ ತಮ್ಮ ಆಜ್ಞೆಯನ್ನು ಲ್ಲಂಘಿಸದಂತೆ, ತಮ್ಮ ಹೆಸರಿನಲ್ಲಿ ನನ್ನ ಪ್ರಾಣವನ್ನು ಒತ್ತೆಯಿಟ್ಟು ತಡೆಯುತ್ತೇನೆ ಇಷ್ಟರ ಮೇಲೆ ಅಲ್ಲಾನ ಇಚ್ಛೆ!” ಎಂದು ಹೇಳಿದಳು

ನವಾಬರ ಮುಖದಲ್ಲಿ ದೇದೀಪ್ಯಮಾನವಾದ ನಗುವು ಮೂಡಿತು, ಅವರು “ಸ್ಯಾರೀ! ದಾಲತ್! ನಾನು ಸಾಯುವಾಗಲೂ, ಸಂತೋಷದಿಂದ ಪ್ರಾಣ ಬಿಡುತ್ತೇನೆ ದಾಲತ್! ಎಷ್ಟೋ ದಿವಸಗಳಿಂದ ನನ್ನ ಹೃದಯದಲ್ಲಿಯೇ ಆಡಗಿರುವ ಒಂದು ಮಾತನ್ನು ಕೇಳುವ ಆಶೆ ಇದೆ ನನಗೆ” ಎಂದರು

“ಬಾಪೂಜಿ! ಕೇಳಿರಿ ತಮ್ಮ ಆಶೆಗೆ ನನ್ನ ಅಂತರಾತ್ಮದಲ್ಲಿ ಪ್ರತಿಧ್ವನಿ ಇಲ್ಲವೆ?”

“ಮಗಳೇ! ಅದು ನಿನ್ನ ಮದುವೆಯ ಮಾತು”

“ಬಾಪೂಜೀ! ಮದುವೆ ಇಲ್ಲ ನಾನು ಯಾರನ್ನೂ ಮದುವೆಯಾಗುವುದೇ ಇಲ್ಲ ಈ ದಕ್ಷಿಣ ಹಿಂದೂಸ್ಥಾನದಲ್ಲಿ ತಮ್ಮ ಸಾಮ್ರಾಜ್ಯವು ಸ್ಥಿರವಾಗಿ ಸ್ಥಾಪಿಸಲ್ಪಟ್ಟಲ್ಲದೇ ನಾನು ವಿವಾಹಿತಳಾಗುವುದೇ ಇಲ್ಲ”

“ಸ್ಯಾರಿ! ನಿನ್ನ ಪ್ರತಿಜ್ಞೆಯಿಂದ ನನ್ನ ಇಷ್ಟಾರ್ಥವು ಈಡೇರುವುದು ನೀನು ಈ ರಾಜ್ಯದ ರಾಜೇಶ್ವರಿಯಾಗುವೆ”

ವೃದ್ಧ ನವಾಬನ ವಾತ್ಸಲ್ಯವು ಉಕ್ಕಿ ಬಂದು ದಾಲತ್ತಳನ್ನು ಮುದ್ದಿಟ್ಟನು ಫಕೀರನು ಸ್ತಂಭೀಭೂತನಾಗಿ ನೋಡುತ್ತಿದ್ದನು

ಅನಂತರ ದಾಲತ್ತಳು “ಜಹಾಪನಾ ನನ್ನ ಗೆಳತಿಯೊಬ್ಬಳನ್ನು ತಮ್ಮ ದರ್ಶನಕ್ಕಾಗಿ ಕರೆತಂದಿದ್ದೇನೆ ಭೇಟಿಯನ್ನು ಧಯಪಾಲಿಸಬೇಕು” ಎಂದಳು

ನವಾಬರು ನಗುತ್ತಾ “ಕರೆದ್ರೆ ತಾ!” ಎಂದರು

ದಾಲತ್ತಳು ಹೊರಗೆ ಹೋಗಿ ರಾಫಿಯನ್ನು ಕರೆತಂದಳು ರಾಫಿಯು ಒಳಗೆ ಬಂದು ನಮ್ರಭಾವದಿಂದ ಅಭಿವಂದನ ಮಾಡಿದಳು

ನವಾಬರು ನಮ್ರಭಾವದಿಂದ “ದಾಲತ್! ಈ ನಿನ್ನ ಗೆಳತಿ ಯಾರು?” ಎಂದು ಕೇಳಿದರು

“ಖಾವಂದ್‌ರಿಗೆ ಇವಳು ಅಪರಿಚಿತಳಲ್ಲ ಆದರೆ ಇದೇ ಸನ್ನಿಧಾನದ ಪ್ರಥಮ ಭೇಟಿ ಭೃದನನೂ ಕಾಳಗದಲ್ಲಿ ಹುಜೂರಿಗೆ ಪರಿಚಿತರಾದ ಗೋಪಾಲನಾಯಕರ ಏಕಮಾತ್ರ ಪುತ್ರಿ ಇವಳು ಈಗ ಖಾವಂದರ ಪಾಲನೆಗೆ ಸೇರಿದವಳು.”

ಘೈಸರಾಲಿಯ ಕಣ್ಣುಗಳು ವಿಸ್ತೃತವಾದುವು. ಮುಖವು ವಿಸ್ಮಯದಿಂದ ಪ್ರಪುಲಿತವಾಯಿತು. ನವಾಬರು ಹಾಗೆಯೇ ದಿಂಬಿನ ಮೇಲೆ ಕೈಯೂರಿ ಎದ್ದು

ಕುಳಿತು “ಮಹಾರಾಣಿಯವರೇ! ಗೋಪಾಲನಾಯಕರಿಗೆ ಒಬ್ಬ ಮಗಳಿದ್ದಾಳೆಂದು ಕೇಳಿದೆ. ತಮ್ಮ ಅನ್ವೇಷಣೆಗೆ ಬಹು ಶ್ರಮಪಟ್ಟಿ ತಮ್ಮ ದರ್ಶನವು ಲಭಿಸಲಿಲ್ಲ. ಇಂದು ಈ ಮರಣಶಯ್ಯೆಯಲ್ಲಿ ತಮ್ಮ ದರ್ಶನಲಾಭವಾಯಿತು ಇದರಿಂದ ನನಗಾದ ಆನಂದಕ್ಕೆ ಪಾರವೇ ಇಲ್ಲ”ಎಂದರು.

ರಾಧಿಯು “ಮಹಾಪ್ರಭುಗಳೇ! ಸನ್ನಿಧಾನದ ಸೇವೆಗೆ ಬಂದಿದ್ದೇನೆ ನಮ್ಮ ತಂದೆಯವರು ಸಾಯುವಾಗ ನಾನು ಚಿಕ್ಕ ಹುಡುಗಿ ರಾಜದ್ರೋಹಿಯ ಮಗಳೆಂದು ಮಂತ್ರಿಗಳು ನನ್ನನ್ನು ಗುಪ್ತವಾಗಿಟ್ಟಿದ್ದರು” ಎಂದಳು

“ರಾಣಿಯವರೇ! ರಾಜದ್ರೋಹಿ ಯಾರು? ಗೋಪಾಲನಾಯಕರು ಸ್ವತಂತ್ರ ರಾಜರು ಅವರ ಸ್ನೇಹಕ್ಕಾಗಿ ಅವರಲ್ಲಿ ಭಿಕ್ಷೆ ಬೇಡಿದೆ. ಅವರು ಅಂದು ನನಗೆ ಸ್ನೇಹ ಹಸ್ತವನ್ನು ನೀಡಿದ್ದರ ಅವರನ್ನು ಸ್ವತಂತ್ರರಾದ ಬೂದನೂರು ಸಿಂಹಾಸನಾಧಿಪತಿಗಳ ನ್ನಾಗಿ ಮಾಡುತ್ತಿದ್ದ ಆ ನಿಸ್ಸೀಮ ಹಿಂದೂವೀರನು ನನ್ನ ಕೈಗಳನ್ನು ದೂರ ತಳ್ಳಿ ಮುಸಲ್ಮಾನನೊಡನೆ ಸ್ನೇಹವೆಂದರೇನು ಎಂದು ಧಿಕ್ಕರಿಸಿದನು ಆ ರಣಕ್ಷೇತ್ರದಲ್ಲಿ ಅಪ್ರತಿಮ ವೀರನಾಗಿ ಯುದ್ಧಮಾಡಿದನು ಜಯಾಸಜಯಗಳು ಯಾರ ಅಧೀನ. ಆ ಮಹಾಪರಾಕ್ರಮಿಯು ಯುದ್ಧದಲ್ಲಿ ಮಡಿದನು ಗೋಪಾಲನಾಯಕನ ಪವಿತ್ರ ರಾಜ್ಯವು ಭೂಮಿಯಲ್ಲಿ ಸೇರಿಹೋಯಿತು ಆ ಉಜ್ವಲ ಪರಾಕ್ರಮವು ಇನ್ನೂ ನನ್ನ ಕೈಯಲ್ಲಿ ಇದೆ. ನಾನು ಮೂರ್ತಿಮತ್ತಾಗಿ ನಿಂತಿರುವಂತಿದೆ. ರಾಣಿಯವರೇ! ಅಂದೇ ರಾಜನು ನನ್ನನ್ನು ಬೂದನೂರು ಮಹಾರಾಣಿಯಾಗಿ ಮಾಡಿ ಪಟ್ಟಿ

ಮೇಲೆ ಕೂಡಿಸಬಲ್ಲ ನಾನು ಈಗ ಸುಖವಾಗಿಲ್ಲ ಪ್ರಭುಗಳವರು ತಮ್ಮ ಅಭಿಮಾನದ ಕುವರಿಯಿಂದ ನನ್ನನ್ನು ಸ್ವಾಮಿಯವರ ಸೇವೆಯಲ್ಲಿ ಆತ್ಮಾರ್ಪಣೆ ಮಾಡುತ್ತೇನೆ.”

“ತಾಯೆ! ನಾನು ನಾಯಕರಲ್ಲಿ ಬೇಡಿದ ಸ್ನೇಹವನ್ನು ಈಗ ಇಂದು ನೀನು ಸಫಲಗೊಳಿಸಿದೆ ನಿನ್ನ ಅಭಿಮಾನವು ಮೈಸೂರಿನ ಮೇಲೆ ಸ್ವಾಮಿಯವರಲ್ಲಿ” ಎಂದು ತಮ್ಮ ಬಾಹುವನ್ನು ನೀಡಿ, ರಾಧಿಯನ್ನು ಹರಸಿದರು

ರಾಧಿಯು ಸಜಲನಯನೆಯಾಗಿ ನವಾಬರ ಹಸ್ತವನ್ನು ಹಿಡಿದಳು

ಅನಂತರ ದೌಲತ್ತಲೂ, ರಾಧಿಯೂ ಅತಿಕಷ್ಟದಿಂದ ನಗುತ್ತಾ ಒಬ್ಬರೊಬ್ಬರನ್ನು ಪಡೆದು ಫಕೀರರಿಗೆ ಅಭಿವಂದಿಸಿ, ವಾಸಗೃಹದಿಂದ ಹೊರಟರು

ಅವರು ಮೆಲ್ಲಮೆಲ್ಲಗೆ ಆ ಕೋಣೆಯಿಂದ ಹೊರಗೆ ಸರಿಯುವಾಗ ನವಾಬರ ಸತ್ಯವ್ಯನಯನಗಳು ಎವೆ ಇಕ್ಕದೆ ಅವರ ಕಡೆಗೇ ನೋಡುತ್ತಿದ್ದರು. ಅವರು ಪಟಾಂ

ಗಣದಿಂದ ಹೊರಗೆ ಹೋಗುತ್ತಲೇ ನವಾಬರ ಕಣ್ಣುಗಳಿಗೆ ಶೂನ್ಯವು ಆವರಿಸಿತು. ನವಾಬರ ಬಾಯಿಯಲ್ಲಿ-“ದಾಲತ್! ನನಗೆ ನೀನು ಅಭಯವನ್ನು ಕೊಟ್ಟೆ! ಸ್ವರ್ಗ ಲೋಕದ ಅವ್ಯತಕುಮಾರಿ ನೀನು!” ಎಂದು ಹೊರಟಿತು.

ಪೂರ್ವ ಸ್ಮರಣೆ

ದಾಲತ್ತಳೂ, ರಾಧೆಯೂ ನಗರಕ್ಕೆ ಹಿಂದಿರುಗಿ ಬಂದು ಹದಿನೈದು ದಿವಸಗಳಾಯಿತು.

ಇಂದು ನಗರಕ್ಕೆ ಆರಣಿಯಿಂದ ಓಲೆಕಾರರಿಬ್ಬರು ಬಂದಿದ್ದಾರೆ ಊರಿನಲ್ಲೆಲ್ಲಾ ಗುಸುಗುಂಪಲು ಯಾರೂ ಗಟ್ಟಿಯಾಗಿ ಹೇಳುವುದಿಲ್ಲ ಎಲ್ಲರ ಬಾಯಿಲ್ಲೂ ಒಂದೇ ಮಾತು. ಮಂತ್ರಿ ಪೂರ್ಣಯ್ಯನವರು ನಗರದ ನವಾಬ ಇಯಜ್‌ಖಾನರಿಗೆ ಪತ್ರವನ್ನು ಕಳಿಸಿದ್ದಾರೆ ಪತ್ರಿಕೆಯೇನೋ ಗುಟ್ಟಿನಕಾಗದ ಆದರೂ ವಿಷಯ ವೆಲ್ಲಾ ರಟ್ಟಾಗಿಹೋಗಿದೆ ಗುಟ್ಟು-ಗುಟ್ಟಿನ ಮಾತು ಎಂದೇ ಎಲ್ಲರೂ ಮಾತನಾಡಿ ಕೊಳ್ಳುತ್ತಾರೆ. ದೊಡ್ಡನವಾಬರ ಮರಣವಾರ್ತೆಯು ನಗರದಲ್ಲೆಲ್ಲಾ ಹಬ್ಬಿಹೋಗಿದೆ.

ಸಂಧ್ಯಾಕಾಲ ನಾಲ್ಕು ರೂವಾದ ಸಮಯದಲ್ಲಿ ಘೌಜುದಾರರುಗಳೂ, ಅಧಿಕಾರಿಗಳೂ, ಖಾಜಿಗಳೂ, ಪುರೋಹಿತರೂ, ನಗರದಲ್ಲಿ ಗಣ್ಯರಾದ ದೊಡ್ಡಮನುಷ್ಯರುಗಳೆಲ್ಲಾ ಅರಮನೆಯ, ದರ್ಬಾರಿನಲ್ಲಿ ಸೇರಿದರು ವಾಡ್ಯಘೋಷಗಳಲ್ಲೇ, ಜೊಪವಾರರ ಪರಾಕುಗಳಲ್ಲದೇ, ನವಾಬ ಇಯಜ್‌ಖಾನರವರು ದರಬಾರಿಗೆ ಬಂದರು ದರಬಾರಿನ ಖಾಜಿಯವರು ದೊಡ್ಡನವಾಬರ ಮರಣವಾರ್ತೆಯನ್ನು ಗಂಭೀರವಾಗಿ ಪ್ರಸಿದ್ಧಪಡಿಸಿದರು. ನಜರು ಮುಜುರೆಗಳಿಲ್ಲದೇ ಎಲ್ಲರೂ ನವಾಬರಿಗೆ ತಲೆಬಾಗಿ ಸಿ ಸಭೆಯಿಂದ ಹೊರಟರು ಸಭೆಯು ಭರಖಾಸ್ತಾಯಿತು.

ಅರಮನೆಯ ಮುಂಭಾಗದಲ್ಲಿ ಕರಿಯ ಫರದಿಗಳನ್ನು ಕಟ್ಟಿಸಿದರು. ಅಂದು ನಗಾರಿ ಸೌಫತ್ತುಗಳು ನಡೆಯಲಿಲ್ಲ ಮತ್ತೀತಿಗಳಲ್ಲಿ ನಮಾಜುಮಾಡಿ, ದೊಡ್ಡನವಾಬರ ಆತ್ಮಕ್ಕೆ ಅಲ್ಲಾನು ಶಾಂತಿಯನ್ನು ಕೊಡಲೆಂದು ಪ್ರಾರ್ಥಿಸಿದರು ಹಿಂದುಗಳ ದೇವಾಲಯಗಳಲ್ಲಿ ದೀಪಾರಾಧನೆ ಮಾಡಿದರು ನವಾಬರಿಗೆ ದೇವರು ಸದ್ಗತಿಯನ್ನು ಕೊಡಲೆಂದು ಪ್ರಾರ್ಥಿಸಲಾಯಿತು.

ಲಕ್ಷ್ಮಿನಿವಾಸದಂತಿದ್ದ ನಗರವು ಇಂದು ಶೋಭಾಹೀನವಾಗಿ ಮೇಘಾವೃತವಾದ ಗಗನದಂತೆ ದುಃಖದಿಂದ ತುಂಬಿದೆ ಅಸ್ತಮಾನವಾಗಿತ್ತು ಕತ್ತಲು ಕವಿದಿತ್ತು. ಆಕಾಶದಲ್ಲಿ ನಕ್ಷತ್ರಗಳ ಬೆಳಕು ಆ ಬೆಳಕಿನಲ್ಲಿ ಅಶ್ವಾರೋಹಿಯಾದ ವೀರಪುರುಷ ಹೊಬ್ಬನು ದರಿಯಾಬಾಗಿ ನ ಕಡೆ ಹೋಗುತ್ತಿದ್ದಾನೆ. ಆ ಅಶ್ವಾರೋಹಿಯ ಮನಸಿ

ನಲ್ಲಿ ಯೋಚನಾ ತರಂಗಗಳೆದ್ದು ಅವನನ್ನು ಎಲ್ಲಿಗೋ ಕೊಂಡುಹೋಗಿಬಿಟ್ಟಿದ್ದವು ಸ್ವಾಮಿಯ ಮನವರಿತು ನಡೆಯುವ ಜಾತ್ಯಶ್ರವು ಅಭ್ಯಾಸಾನುಗುಣವಾಗಿ ದರಿಯಾ ಬಾಗನ್ನು ಪ್ರವೇಶಿಸಿ, ಸೋನಾಮಹಲಿನ ಬಳಿಗೆ ಹೋಗಿ ನಿಂತಿತು. ಕುದುರೆಯೊಡನೆ ಇಳಿದು ಇಯಜ್ಞಖಾನನು ಪಾವಟಿಗೆಗಳನ್ನು ಹತ್ತಿ ಮಹಲಿನೊಳಗೆ ಪ್ರವೇಶಿಸಿದನು ರಾಣಿಯ ಸಖಿಯಾದ ಕೃಷ್ಣವೇಣಿಯು ಖಾನನನ್ನು ಮಹಡಿಯಮೇಲೆ ಕರೆದು ಕೊಂಡು ಹೋದಳು

ಮಹಡಿಯ ಮೆಟ್ಟಿಲುಗಳನ್ನು ಹತ್ತುತ್ತಾ ಖಾನನು “ಸಮಾಚಾರವು ಇಲ್ಲಿಗೂ ತಿಳಿಯಿತೋ ?” ಎಂದು ಕೇಳಿದನು.

ಕೃಷ್ಣವೇಣಿಯು “ದೊಡ್ಡನವಾಬರ ಪಾಳಯದಿಂದ ಮಹಮದಾಲಿಯವರು ಸತ್ತ ಬರದು ಕಳಿಸಿದ್ದಾರೆ ಆ ಸತ್ತದಿಂದ ಸಕಲವೂ ತಿಳಿಯಿತು” ಎಂದು ಹೇಳಿದಳು.

ಖಾನನು ಏನೂ ಹೇಳದೆ ಎರಡು ಮೂರು ಮೆಟ್ಟಿಲುಗಳನ್ನು ಹತ್ತಿ “ಮಹಮದಾಲಿಯವರದೇ ಸತ್ತ ?” ಎಂದನು

ಖಾನನ ಪ್ರಶ್ನೆಯು ಅವಳ ಕಿವಿಯಲ್ಲಿ ಬೀಳುವುದರೊಳಗಾಗಿ ಕೃಷ್ಣವೇಣಿಯು ಹಂತಗಳನ್ನು ಹತ್ತಿಬಿಟ್ಟಿದ್ದಳು ಮೇಲಿನ ಹಜಾರವನ್ನು ಪ್ರವೇಶಿಸಿ, ಅಲ್ಲಿ ಕುಳಿತಿದ್ದ ದೌಲತ್ತಳನ್ನು ನೋಡಿ, “ಅಕ್ಕನವರೇ ! ಖಾನರವರು ಬಂದಿದ್ದಾರೆ” ಎಂದು ಹೇಳಿದಳು

ದೌಲತ್ತಳು ಸ್ವತಃ ಎದ್ದು ಬಂದು ಖಾನನನ್ನು ಕರೆದುಕೊಂಡು ಹೋಗಿ ಆಸನದ ಮೇಲೆ ಕುಳಿರಿಸಿದಳು

ನವಾಬರ ಮರಣವಾರ್ತೆಯು ದೌಲತ್ತಳ ಮನಸ್ಸನ್ನು ಕಲಕಿ ಅವಳು ಉದ್ವಿಗ್ನಳಾಗಿರಬಹುದೆಂದು ಖಾನನು ಊಹಿಸಿದ್ದನು. ಆದರೆ ದೌಲತ್ತಳು ಅಷ್ಟು ದುಃಖಾಕ್ರಾಂತಳಾಗಿರುವಂತೆ ಕಾಣಲಿಲ್ಲ ಸ್ವಲ್ಪ ಕಳವಳದ ಚಿಹ್ನೆಗಳು ಮಾತ್ರ ಕಾಣುತ್ತಿದ್ದವು ಮನಸ್ಸಿನ ಪರಿಯನ್ನು ಕಂಡುಹಿಡಿಯಬಲ್ಲ ಜಾಣರು ನೋಡಿದ್ದರೆ ಅವರಿಬ್ಬರಲ್ಲಿ ಇಯಜ್ಞಖಾನನೇ ಹೆಚ್ಚು ಕಾತುರನಾಗಿದ್ದನೆಂದು ಸುಲಭವಾಗಿ ತಿಳಿದುಕೊಳ್ಳುತ್ತಿದ್ದರು ಅವರಿಬ್ಬರೂ ಬಹಳ ಹೊತ್ತು ಮಾನವಾಗಿದ್ದರು ಅವರಿಬ್ಬರ ಮನಸ್ಸಿನಲ್ಲಿಯೂ ದುಃಖಪ್ರವಾಹವು ಹರಿಯುತ್ತಿದ್ದಿತು

ಇಯಜ್ಞಖಾನನು ದೀರ್ಘನಿಶ್ವಾಸವನ್ನು ಬಿಟ್ಟು “ದೌಲತ್ ! ನೋಡಿದೆಯಾ ? ಕಡೆಗೆ ನವಾಬರ ದರ್ಶನವೇ ದೊರೆಯದೇ ಹೋಯಿತು ಅದು ನನ್ನ ದೌರ್ಭಾಗ್ಯ ! ನವಾಬರ ರೋಗವು ಇಷ್ಟು ದಾರುಣವಾದುದೆಂದು ನಾನು ಭಾವಿಸಿರಲಿಲ್ಲ” ಎಂದನು.

ದೌಲತ್ತಳು “ಹಾಗಾದರೆ ನವಾಬರು ಮರಣಹೊಂದುವರೆಂದು ಅವರಿಗೆ ಸಂದೇಹವೇ ಇರಲಿಲ್ಲವೇನು ?” ಎಂದಳು.

“ಅವರಿಗೇ? ಅವರೊಬ್ಬರಿಗೆ ಮಾತ್ರ ಸಂದೇಹವೇ ಏಕೆ, ನಿಶ್ಚಯವೇ ಆಗಿ ತ್ತೆಂದು ಹೇಳುತ್ತಾರೆ ಅವರು ಸಂತೋಷದಿಂದ, ಶಾಂತಿಯಿಂದ ಪ್ರಾಣಬಿಟ್ಟರೆಂದು ಮಹಮದಾಲಿಯವರು ಬರೆದಿದ್ದಾರೆ ಕೊನೆಯಲ್ಲಿ ನಿನ್ನನ್ನು ಬಹಳವಾಗಿ ನೆನಸಿಕೊಂಡರೆಂದು ಬರೆದಿದೆ ನನಗೆ ಬಂದಿರುವ ಪತ್ರವು ಮಂತ್ರಿ ಸೂರ್ಣಯ್ಯನವರ ಸ್ವಹಸ್ತ ಲಿಖಿತ ವಾದುದು ಒಕ್ಕಣೆಯು ರಾಜಕೀಯ ಒಕ್ಕಣೆ! ಆದರಲ್ಲಿ ನವಾಬರು ಕಾಲಗತಿಯ ನ್ನೈದಿದರೆಂದು ಸ್ಪಷ್ಟವಾದ ಉಲ್ಲೇಖವಿದೆ ಇಂಥಾ ಸಮಯಗಳಲ್ಲಿ ಅಷ್ಟೇ ಬರೆಯುವ ಸಂಸ್ಕರಾಯವಿರಬಹುದು ಮಹಮದಾಲಿಯವರು ನನಗೆ ಬರೆದಿರುವ ಪತ್ರದಲ್ಲಿ ಏನೋ ವಿಶೇಷವಿರುವಂತಿದೆ ”

“ನನಗೆ ತಿಳಿಯದ ಅಂತರಂಗವು ನನಗೇನಿದೆ? ನಿಮ್ಮ ರಾಜಕಾರಣಗಳಲ್ಲಿ ನನ ಗೇನು ಸಂಬಂಧ?”

“ದೌಲತ! ರಾಜಕಾರಣವಿಲ್ಲದೇ ಗುಪ್ತವೇಷದಿಂದ ನೀನು ನವಾಬರ ಸಮ್ಮು ಖಕ್ಕೆ ಪ್ರಯಾಣ ಬೆಳೆಸಿದ್ದೆಯಾ? ನಾನು ಬಲ್ಲೆ ಅಂದೇ ತಿಳಿದಿತ್ತು ಬಡಾ ಫಕೀರರು ಬಂದಿದ್ದು ನನಗೆ ಗೊತ್ತು ನೀನು ನವಾಬರ ದರ್ಶನಾರ್ಥವಾಗಿ ಮೂರ ಟಿದ್ದು ತಿಳಿದಿದ್ದಿತು ನವಾಬರನ್ನು ಒಮ್ಮೆ ನೋಡಿ ಬರಬೇಕೆಂದು ನನಗೂ ಆಶ್ಚಿ ಸಿತು ನಗರಕ್ಕೆ ಇಂಗ್ಲೀಷರೊಡನೆ ಯುದ್ಧವು ಸಿದ್ಧವಾಗಿತ್ತು ಕಾಲದಲ್ಲಿ ಈ ಸೀಮೆ ಯನ್ನು ಬಿಟ್ಟು ಹೋಗುವುದು ಉಚಿತವಾಗಿರಲಿಲ್ಲ ನೀನು ಹೇಳದೇ ಹೋದೆ ನಾನು ಕೇಳದೇ ತಿಳಿದುಕೊಂಡೆ ರಾಜಕಾರಣವಿಲ್ಲದೆ ದಿವಾನ್ ಮಹಮ್ಮದಾಲಿಯ ವರು ನನಗೆ ಪತ್ರ ಬರೆದಿರುವರೋ?”

“ಅಂತಹ ಅಂತರಂಗವೇನೂ ಇಲ್ಲ ದೊಡ್ಡ ನವಾಬರು ಬಂದುಹೋಗಬೇಕೆಂದು ಬಡಾಫಕೀರರೊಡನೆ ಹೇಳಿಕಳಿಸಿದ್ದರು ಅದು ಅವರು ಈ ಗರೀಬಳ ಮೇಲೆ ಮಾಡಿದ ಅನುಗ್ರಹ ಅದರಲ್ಲಿ ರಾಜಕಾರಣವೇನೂ ಇಲ್ಲ ನನಗೆ ಬಂದಿರುವ ಪತ್ರದಮಾತು ಬೇರೆ. ಮಹಮದಾಲಿಯವರ ಪತ್ರವು ಮೇಲೆ ನನಗೆ ಒರೆದಿದ್ದಂತೆ ಇದ್ದರೂ ಒಳ ಗಿನ ಒಕ್ಕಣೆಯೆಲ್ಲಾ ನನಗೆ ಬರೆದಿದೆ ಈ ಕಾಗದವನ್ನು ನೋಡು” ಎಂದು ದೌಲತ್ತಳು ಹೇಳಿ ಮಹಮದಾಲಿಯವರು ಬರೆದಿದ್ದ ಪತ್ರವನ್ನು ಖಾನನ ಕೈಗೆ ಕೊಟ್ಟಳು

ಇಯಜ್ಞ ಖಾನನು ಅವಸರದಿಂದ ಆ ಕಾಗದವನ್ನು ತೆಗೆದುಕೊಂಡು ಅದರದಿಂದ ಓದಿದನು

“ನವಾಬರ ಪ್ರೇಮದ ಕುಮಾರಿ!

“ನವಾಬರು ದೈವಾಧೀನರಾದರು ನೀವು ದರ್ಶನಮಾಡಿ ಹೊರಟುಹೋದ ಮಾರನೆಯ ದಿವಸವೇ ಸ್ವರ್ಗಸ್ಥರಾದರು ಅಲ್ಲಾನ ಕರುಣೆಯು ಅವರ ಮೇಲೆ ಅಪಾರವಾದುದು, ಶಾಂತವಾಗಿ ಪ್ರಾಣಬಿಟ್ಟರು. ಆ ಮರಣದಲ್ಲಿಯೂ ಅವರ

ಮುಖದಲ್ಲಿ ನಗುವಿನ ಪ್ರಕಾಶವಿತ್ತು ಸಮಾಪದಲ್ಲಿ ಬಡಾಫಕೀರರೂ, ಹಕೀಂಸಾಹೇಬರೂ, ಮಂತ್ರಿ ಪೂರ್ಣಯ್ಯನವರೂ ಇದ್ದರು ಈ ಗರೀಬನಿಗೂ ಆ ಸಾನ್ನಿಧ್ಯವು ದೊರಕಿತ್ತು. ಮುಖ್ಯವಾಗಿ ಇಲ್ಲಿ ಇರಬೇಕಾಗಿದ್ದ ಚಿಕ್ಕನವಾಬರೂ, ನಗರದ ನವಾಬರೂ ಇರದಿದ್ದು ಮಾತ್ರ ಕೊರತೆ ಸಾಯುವುದಕ್ಕೆ ಸ್ವಲ್ಪ ಮುಂಚೆ ಬಡಾಫಕೀರರನ್ನು ಅಲಿಂಗಿಸಿ, ಮುತ್ತಿಟ್ಟು ವಂದಿಸಿದರು ನಮ್ಮೆಲ್ಲರನ್ನೂ ಹರಸಿದರು ಇಯಜ್ ಖಾನರನ್ನು ಆಶೀರ್ವದಿಸಿದರು ಪುನಃ ಮೌನ ನಿಶ್ಚಿತ್ತಿ ಆದರೆ ಮುಖದಲ್ಲಿ ಮಂದಹಾಸವು ಬೆಳಗುತ್ತಿತ್ತು ಅದು ಅಲ್ಲಾನ ಪ್ರಸಾದ ಕೊನೆಯ ಮಾತು, “ಈ ಮೈಸೂರು ನಿಮ್ಮದು” ಇದೇ ನವಾಬರ ಕೊನೆಯ ಮಾತು, ಇದೇ ನವಾಬರ ಕೊನೆಯ ಉಸಿರು! ಹೀಗೆ ನಾವೆಲ್ಲಾ ಇಂದು ಅನಾಧರಾದೆವು ನಗರದ ನವಾಬರಾದ ಇಯಜ್ ಖಾನರಿಗೆ ಅನೇಕ ವಂದನೆಗಳನ್ನರ್ಪಿಸಬೇಕು ಇದರೊಡನೆ ಬಡಾಫಕೀರರ ಹರಿಕೆಯನ್ನು ತಿಳಿಸಬೇಕು

ಇತಿ ತಮ್ಮ ಸೇವಕ,
ಗರೀಬ ಮಹಮದ್

ಈ ಪತ್ರವನ್ನು ಓದುತ್ತ ಓದುತ್ತ ಇಯಜ್ ಖಾನನ ಕಣ್ಣುಗಳಲ್ಲಿ ನೀರುಬಾತು ಕೊರಳು ಬಿಗಿದು ಬಂತು ಕಾಗದದ ಮೇಲೆ ಕಣ್ಣೀರು ತೊಟ್ಟಿಕ್ಕಿತು “ಇಯಜ್ ಖಾನರನ್ನು ಆಶೀರ್ವದಿಸಿದರು” ಎಂಬ ಮಾತನ್ನು ಕಂಡಾಗ ದುಃಖವು ಮೇಲಕ್ಕೆ ಬಂದೇಬಿಟ್ಟಿತು ಬಿಕ್ಕಿ ಬಿಕ್ಕಿ ಅಳುತ್ತಾ ಆ ಮಾತನ್ನು ಕಣ್ಣಿಗೊತ್ತಿ ಕೊಂಡನು ಮುತ್ತಿಟ್ಟನು ಕೊನೆಗೆ ಗದ್ದದ ಕಂದಿಂದ “ಈ ಮೈಸೂರು ನಿಮ್ಮದು, ಈ ಮೈಸೂರು ನಿಮ್ಮದು” ಎಂಬ ಮಾತು ಅವನ ಬಾಯಿಯಲ್ಲಿ ಒಂದೆರಡು ಬಾರಿ ಬಂತು ಈ ದುಃಖವು ಮೇಲೆ ಮೇಲೆ ಬಂತು ದೌಲತ್ತಳಿಗೂ ದುಃಖ ಬಂತು ರಾಧೆಯೂ ಅತ್ತಳು ಕೃಷ್ಣನೇಣಿಯು ಅವಾಕ್ಯಾಗಿ ಸ್ವಲ್ಪ ಹೊತ್ತು ಸಂತಿದ್ದು ಹೊರಟು ಹೋದಳು

ಬಹಳ ಹೊತ್ತಾದ ಮೇಲೆ, ದುಃಖದ ವೇಗವು ಇಳಿದಮೇಲೆ ಇಯಜ್ ಖಾನನು “ದಾಲತ್! ನಿನ್ನ ಮನಸ್ಸಿಗೆ ಇಂದು ಬಹಳ ದುಃಖವಾಗಿದೆಯೇನು?” ಎಂದು ಕೇಳಿದನು

“ಅಷ್ಟೇನೂ ಇಲ್ಲ ಎಷ್ಟೇ ಸಮಾಧಾನವಾಡಿಕೊಂಡರೂ ಏನೋ ಒಂದು ಆವೇಶವು ಬಂದು ಎತ್ತಿಹಾಕುತ್ತಿದೆ.”

“ಅದು ಪ್ರೀತಿಯ ಸ್ವಭಾವ! ಅದನ್ನು ನಾವೇ ಸಹಿಸಿಕೊಳ್ಳಬೇಕು”

“ತನ್ನಷ್ಟಕ್ಕೇ ಸಮಾಧಾನಕ್ಕೆ ಬರುತ್ತದೆ ಅದು ಮಾನವ ಸ್ವಭಾವ”
ಪುನಃ ಮೌನವು ಆವರಿಸಿತು.

ರಾಧೆಯು ಎದ್ದು ಹೊರಟು ಹೋದಳು

ದಾಲತ್ತಳು “ಇಯಜ್‌ಖಾನ್ ! ಇನ್ನು ಮುಂದೆ ರಾಜ್ಯವು ಏನಾಗುತ್ತದೆ ?” ಎಂದಳು

“ನವಾಬರು ಕೃಷ್ಣಾನದಿಯಿಂದ ಕಾವೇರಿ ತಾಮ್ರಪರ್ಣಿಗಳವರೆಗೆ ರಾಜ್ಯವನ್ನು ವಿಸ್ತರಿಸಿವಾರೆ ಅದನ್ನು ರಕ್ಷಿಸುವುದು ನಮ್ಮಗಳ ಕೆಲಸ ಅದೇ ನವಾಬರು ಹೇಳಿರುವ “ಮೈಸೂರು ನಿಮ್ಮದು” ಎಂಬ ಅಂತ್ಯವಾರ್ತೆಯ ಆದೇಶ ”

“ಮೈಸೂರು ಸಿಂಹಾಸನವು ಯಾರಿಗೆ ಸಲ್ಲತಕ್ಕದ್ದು ?”

“ದಾಲತ್ ! ಸಿಂಹಾಸನದ ಮಾತೇಕೆ ? ಈಗ ಅಧಿಕಾರವು ಟಿಪ್ಪೂಸುಲ್ತಾನರದು ”

“ಇಯಜ್‌ಖಾನರೇ ! ನಗರದ ನವಾಬರೂ ಟಿಪ್ಪೂಸುಲ್ತಾನರ ಅಧಿಕಾರವನ್ನು ಮಾನ್ಯಮಾಡುವರೇ ?”

“ದೊಡ್ಡ ನವಾಬರಿಗಿದ್ದ ಸರ್ವಾಧಿಕಾರವೂ ಟಿಪ್ಪೂಸುಲ್ತಾನರಿಗೆ ಸಲ್ಲತಕ್ಕದ್ದೇ ನಗರದ ನವಾಬರೂ ಶಿರಸಾ ವಹಿಸಿ ಅದನ್ನು ನಡೆಸಲೇಬೇಕು ”

“ಇಯಜ್‌ಖಾನ್ ! ಟಿಪ್ಪೂಸುಲ್ತಾನರಲ್ಲಿ ನಿನಗೆ ಇಷ್ಟು ಸ್ನೇಹವೇ ?”

“ದಾಲತ್ ! ಅದು ಟಿಪ್ಪುವಿನ ಸ್ನೇಹವಲ್ಲ ದೊಡ್ಡ ನವಾಬರಲ್ಲಿರುವ ಅಚಂಚಲ ಭಕ್ತಿ ಮೈಸೂರು ರಾಜ್ಯದಲ್ಲಿರುವ ಪ್ರೇಮ ”

“ಟಿಪ್ಪೂಸುಲ್ತಾನರಿಗೂ, ಇಯಜ್‌ಖಾನರಿಗೂ ಸ್ನೇಹವಾಗುವ ಸಂಭವವೇ ಇಲ್ಲವೇ ?”

“ಇಲ್ಲ ! ಈ ಜನ್ಮದಲ್ಲಿಯೇ ಸ್ನೇಹವಾಗುವುದಿಲ್ಲ ದೇವರು ನಮ್ಮಿಬ್ಬರನ್ನು ಸೃಷ್ಟಿಸುವಾಗಲೇ ಆ ದ್ವೇಷವನ್ನಿಟ್ಟು ಸೃಜಿಸಿರುವನು ಅದು ನಮ್ಮ ಆಮರಣಾವಧಿ ”

“ಹಾಗಾದರೆ ನಗರದ ನವಾಬಗಿರಿಯು ನಿನಗ ಶಾಶ್ವತವಲ್ಲ.”

“ನವಾಬಗಿರಿಯನ್ನು ನಾನು ಆಶಿಸುವುದೇ ಇಲ್ಲ. ಅದಕ್ಕಾಗಿ ಜಗಳವೂ ಇಲ್ಲ. ಅಂಥಾ ರಾಜ್ಯದ ಆಶೆ ನನಗಿದ್ದಿದ್ದರೆ ಈ ಅಖಂಡ ಸಾಮ್ರಾಜ್ಯವನ್ನು ನನ್ನ ಕತ್ತಿಯಿಂದ ಕಟ್ಟುತ್ತಿದ್ದೆ. ಅದರ ಮುಂದೆ ನೂರು ಮಂದಿ ಟಿಪ್ಪುಗಳಾದರೂ ಕುರಿಯ ಮರಿಗಳೇ ! ಆ ರಾಜ್ಯವನ್ನು ನಾನು ಮನಸಾರ ಟಿಪ್ಪೂಸುಲ್ತಾನನಿಗೆ ಬಿಟ್ಟುತ್ತೇನೆ”

ದಾಲತ್ತಳು ನಸುನಗುವನ್ನು ನಗುತ್ತಾ “ಮತ್ತೆ ನಿಮ್ಮಿಬ್ಬರ ವೈರವು ಎಲ್ಲಿದೆ ?” ಎಂದಳು

“ದಾಲತ್ ! ನೀನು ಮೊದಲಿನಿಂದಲೂ ಬಲ್ಲೆ. ಇಂದು ನನ್ನ ಬಾಯಿನಿಂದ ಹೇಳಿಸುವ ಸಂದರ್ಭವನ್ನು ತಂದಿದ್ದೆ. ನಮ್ಮಿಬ್ಬರ ವೈರವು ಜಗನ್ನೋಹಿನಿಯಾದ ನಿನ್ನಿಂದ ! ಅಂದು ಶ್ರೀರಂಗಪಟ್ಟಣದಲ್ಲಿ ಕಾವೇರಿಯ ದಂಡೆಯ ಮೇಲೆ ಟಿಪ್ಪೂಸು

ಲ್ತಾನನು ನಿನ್ನ ಮೇಲೆ ಆಕ್ರಮಣ ಮಾಡಿದಾಗ—ಅಂದೇ ಅವನು ನನ್ನ ಹಿರಿದ ಕತ್ತಿಗೆ ಆಹುತಿಯಾಗಿದ್ದನು ವಿಧಿಯು ಆ ಹೊತ್ತಿಗೆ ದೊಡ್ಡ ನವಾಬರನ್ನು ಅಲ್ಲಿಗೆ ಕರೆ ತಂದು ಟಿಪ್ಪುವಿಗೆ ಆಯುರ್ಧಾನ ಮಾಡಿಸಿತು ದೊಡ್ಡ ನವಾಬರು ಅಂದು ನನ್ನನ್ನು ಕ್ಷಮಿಸಿದರು ಕ್ಷಮಿಸಿದುದು ಮಾತ್ರವಲ್ಲ, ಅನುಗ್ರಹಿಸಿದರು ಅದೇ ದಿನ ನವಾಬರು ನನಗೆ ಈ ನಗರದ ನವಾಬಗಿರಿಯನ್ನು ಕೊಟ್ಟು ನನ್ನನ್ನು ಇಲ್ಲಿಗೆ ಕಳುಹಿಸಿದರು. ಅಂದಿನ ದರಬಾರಿನಲ್ಲಿ ನವಾಬರು ನನಗೆ ಮಾಡಿದ ಗೌರವವನ್ನು ನೋಡಿ ಎಲ್ಲರೂ ಅಚ್ಚರಿ ಗೊಂಡರು ಆ ದಿನ ದರಬಾರಿಗೆ ಟಿಪ್ಪೂಸುಲ್ತಾನನು ಬರಲಿಲ್ಲ. ದೊಡ್ಡ ನವಾಬರು ದರಬಾರಿನಲ್ಲಿ ನನಗೆ ಸಮಗದ್ಧಿಗೆಯನ್ನು ಕೊಟ್ಟಿದ್ದರು ಅದು ಟಿಪ್ಪುವಿಗೆ ಸಹನೆಯಿಲ್ಲ ಅವನ ಮನಸ್ಸು ಕ್ರೋಧ ದ್ವೇಷಗಳಿಂದ ತಪ್ಪವಾಗಿತ್ತು. ಆ ದಿನ ಸಂಧ್ಯಾಕಾಲ ನಸುಗತ್ತಲೆಯಲ್ಲಿ ಟಿಪ್ಪುವು ನನ್ನ ಮನೆಗೆ ಬಂದನು ನಾನು ಬಾಗಿಲಿಗೆ ಬಂದು ಎದುರುಗೊಂಡು ರಂಗಮಹಲಿಗೆ ಕರೆದುಕೊಂಡು ಹೋಗಿ ಆಸನದಲ್ಲಿ ಕೂಡಿಸಿ ಮನ್ನಣೆ ಮಾಡಿದೆ ನಾನು ನನ್ನ ಅಪರಾಧವನ್ನು ಕ್ಷಮಿಸಬೇಕೆಂದು ಪ್ರಾರ್ಥನೆ ಮಾಡಿದೆ

ಟಿಪ್ಪೂಸುಲ್ತಾನನು—“ಇಯಜ್ಜಾಖಾನರೇ ! ನೀವು ನವಾಬರ ಪ್ರೇಮದ ಪುತ್ರರು ತಮ್ಮ ಅಪರಾಧವೆಲ್ಲಿ ಬಂತು? ನಾನು ಕ್ಷಮಿಸುವುದೆಂದರೇನು? ಸುಲ್ತಾನ ರವರು ಯಶಸ್ವಿಗಳಾಗಿರುವಾಗಲೇ ತಾವು ಅವರಿಗೆ ಸರಿಸಮಾನಸ್ಥರಂತೆ ನಗರದ ನವಾಬರಿಗೆ ಏರಿದ್ದೀರಿ ಮುಂದೆ ಮೈಸೂರು ಸಿಂಹಾಸನವು ತಮ್ಮದೇ ಇದೆ” ಎಂದು ಹೇಳಿದನು

ನಾನು,—“ಚಿಕ್ಕ ನವಾಬರೇ ! ನಾನು ನವಾಬರವರ ಪ್ರೇಮದ ಪುತ್ರ ನಿಜ. ಅದು ಅವರು ಈಗರೀಬನ ಮೇಲೆ ಮಾಡಿರುವ ಅನುಗ್ರಹ ತಾವು ನವಾಬರ ಔರಸ ಪುತ್ರರು ಅದು ಅಲ್ಲಾವಿನ ಇಚ್ಛೆ ನನಗೆ ನವಾಬರು ಹೇಗೆ ಯಜಮಾನರೋ ತಾವೂ ಹಾಗೆಯೇ ಈ ಸೇವಕನ ಭುಜಗಳಲ್ಲಿ ಬಲವಿದ್ದರೆ, ಪರಾಕ್ರಮವಿದ್ದರೆ ಅದೆಲ್ಲಾ ತಮ್ಮ ಸೇವೆಗಾಗಿಯೇ. ಮರಾಟರನ್ನು ಮುರಿದು, ಹೈದರಾಬಾದನ್ನು ಬಗ್ಗಿಸಿ ಇಡೀ ದಕ್ಷಿಣಹಿಂದೂಸ್ಥಾನದಲ್ಲಿ ಸಾಮ್ರಾಜ್ಯವನ್ನು ಕಟ್ಟಬೇಕೆಂದು ನವಾಬರ ಸಂಕಲ್ಪ ಈ ಸಿಂಹಾಸನಕ್ಕೆ ತಾವೇ ಅಧಿಕಾರಿಗಳು ನಾವೆಲ್ಲಾ ನವಾಬರ ಕಾರ್ಯ ಸಾಧನೆ ಮಾಡುವ ಭೃತ್ಯರು” ಎಂದು ಹೇಳಿದೆನು

ಟಿಪ್ಪುವು—“ಇಯಜ್ಜಾಖಾನರೇ ! ನಿಮ್ಮ ಸ್ವಾಮಿಭಕ್ತಿಯು ಅಕಳಂಕವಾ ದುದು. ಆದರೆ ನಮ್ಮ ವೈರವು ರಾಜ್ಯದ್ದಲ್ಲ. ನನ್ನ ಮನವು ದೌಲತ್ಗಳಲ್ಲಿ ನೆಟ್ಟು ಹೋಗಿದೆ. ಅವಳ ಮೇಲಿನ ಮೋಹದಿಂದ ನಾನು ಹುಚ್ಚನಾಗಿದ್ದೇನೆ. ನಾನು ತಂದೆಯನ್ನಾನರೂ ಬಿಡಬಲ್ಲೆ. ಈ ರಾಜ್ಯವನ್ನಾದರೂ ತೊರೆಯಬಲ್ಲೆ. ದೌಲತ್ಗಳನ್ನು

ಬಿಡಲಾರೆ. ಅದಕ್ಕೆ ನೀನು ಪ್ರತಿದ್ವಂದ್ವಿ. ದೌಲತ್ತಳ ಪ್ರೇಮವು ನಿನ್ನ ಮೇಲೆ ಒಲಿದಿದೆಯೆಂದು ನನ್ನ ಸಂದೇಹ. ಇದೇ ಕಾರಣದಿಂದ ಒಂದುಕ್ಷಣವೂ ಈಭೂಮಿಯ ಮೇಲೆ ನಿನ್ನನ್ನು ಸಹಿಸಲಾರೆ ದೌಲತ್ತಳು ಒಪ್ಪಲಿ, ಒಪ್ಪದಿರಲಿ ನಾನು ಬಲಾತ್ಕಾರ ದಿಂದಲಾದರೂ ಅವಳನ್ನು ವಶಪಡಿಸಿಕೊಳ್ಳುತ್ತೇನೆ” ಎಂದು ಉತ್ತರವಿತ್ತನು

“ನವಾಬರೇ! ದೌಲತ್ತಳನ್ನು ಒಲಾತ್ಕರಿಸುವ ಬಲವು ತಮ್ಮ ಭಜಗಳೆಲ್ಲ ತಮಗಿರುವುದು ಮೋಹದ ಭ್ರಾಂತಿ ”

“ಇಯಜ್‌ಖಾನರೇ! ಅದನ್ನೇ ಶಸಧಪೂರ್ವಕವಾಗಿ ಹೇಳಿ ಹೋಗುವುದಕ್ಕೆ ಬಂದೆ. ನಾವಿಬ್ಬರೂ ಇಂದಿನಿಂದ ಆಜನ್ಮಶತ್ರುಗಳು ಒಬ್ಬರ ಕತ್ತಿಯಲ್ಲಿ ಮತ್ತೊಬ್ಬರ ಪ್ರಾಣಗಳು ಹಾರಬೇಕು ಇದು ನಮ್ಮಿಬ್ಬರಲ್ಲಿಯೇ ಇರಲಿ” ಹೀಗೆಂದು ಟಿಪ್ಪುಸುಲ್ತಾನನು ಆಗ್ರಹದಿಂದ ಹೇಳಿ ಆಸನದಿಂದ ಎದ್ದನು

“ಅಲ್ಲಾನ ಇಷ್ಟ ಆಗಲಿ! ಅದು ವೀರರಿಗೊಪ್ಪುವ ಮಾತು.” ಎಂದು ನಾನು ಹೇಳಿದೆ.

ಅವನು ಬೀಳ್ಕೊಂಡು ಕೊರಟುಹೋದನು.

ಆ ಕತ್ತಲೆಯಲ್ಲಿ ಗವಾಕ್ಷದ ಕಡೆಯಿಂದ ಮತ್ತೊಬ್ಬರಾರೋ ವೇಗದಿಂದ ಹಿಂಬಾಲಿಸಿ ಹೋದರು ಅವರು ಮತ್ತಾರೂ ಅಲ್ಲ ಸಾಕ್ಷಾತ್ ದೊಡ್ಡ ನವಾಬ ರವರು. ಈ ಸಮಾಚಾರವು ಮತ್ತಾರಿಗೂ ತಿಳಿಯದು ಇಂದು ನವಾಬರ ದುಃಖ ದಲ್ಲಿ ಹಳೆಯದೆಲ್ಲಾ ನೆನಪಾಯಿತು ಅದು ನಿನ್ನ ಸಂಬಂಧದ ಮಾತು ನಿನಗೂ ತಿಳಿದಿರುವುದು ಉತ್ತಮ” ಎಂದು ಇಯಜ್‌ಖಾನನು ಹಳೆಯ ಕಥೆಯನ್ನು ಹೇಳಿ ಸ್ಮರಿಸಿಕೊಂಡನು.

“ಇದನ್ನು ನಾನು ಬಲ್ಲೆ ದೊಡ್ಡ ನವಾಬರು ನನ್ನನ್ನು ಇಲ್ಲಿಗೆ ಕಳುಹಿಸುವಾಗ ‘ಇಯಜ್‌ಖಾನರಿಗೂ, ಟಿಪ್ಪುವಿಗೂ ಬದ್ಧವೈರವಿದೆ ಇಬ್ಬರೂ ನಿನ್ನ ಪ್ರಣಯಾ ಕಾಂಕ್ಷಿಗಳು. ನೀನು ಒಲಿದವರನ್ನು ವರಿಸಬಹುದು ಟಿಪ್ಪುವಿನ ಅತ್ಯಾಚಾರ, ಆಕ್ರಮಣಗಳಿಂದ ತಪ್ಪಿಸಲು ನಿನ್ನನ್ನು ದೂರ ಕಳುಹಿಸುತ್ತೇನೆ. ಅಲ್ಲಿಯೂ ನೀನು ಇಯಜ್‌ಖಾನನ ಅಧೀನಳಲ್ಲ, ಸ್ವತಂತ್ರಳು’ ಎಂದು ಹೇಳಿದ್ದರು ”

ಇಯಜ್‌ಖಾನನೂ, ದೌಲತ್ತಳೂ ಬಹಳ ಹೊತ್ತು ನೀರವನಾಗಿ ದುಃಖಿಸುತ್ತಿದ್ದರು ಬಲುಹೊತ್ತು ಕಳೆದ ಮೇಲೆ ರಾಧಿಯು ಹುಕ್ಕಾವನ್ನು ತಂದು ಮುಂದಿಟ್ಟಳು. ಸುಗಂಧಮಿಶ್ರಿತವಾದ ತಂಬಾಕನ್ನು ತಿಕ್ಕಿ ಹಾಕಿ, ಊದಿ, ಕಿಡಿಗಳನ್ನು ಕೆರಳಿಸಿ ಚಿನ್ನದ ನಳಿಗೆಯನ್ನು ಇಯಜ್‌ಖಾನನ ಕೈಗೆ ಕೊಟ್ಟಳು. ಇಯಜ್‌ಖಾನನು ಅನ್ಯಮನಸ್ಕನಾಗಿ ಹುಕ್ಕಾವನ್ನು ಆರಾಧಿಸುತ್ತಿದ್ದನು. ಮಧ್ಯೆ “ಮೈಸೂರು ನಮ್ಮದು, ನಮ್ಮದು” ಎಂದು ಒಂದೆರಡು ಬಾರಿ ಸ್ಫುಲಿತವಾಡಿಯಿಂದ ನುಡಿದನು.

ಮತ್ತೊಂದು ಬಾರಿ ಹುಕ್ಕಾರುಸೇವನೆ ಮಾಡಿದನು ಮುಖವು ಕೆಂಪೇರಿತು. ಇಯಜ್ಜಾಖಾನನು ಹೇಳಿದನು “ಮೈಸೂರು ನಿಮ್ಮದು ಇಯಜ್ಜಾ....ಖಾನನೂ ... ಟಿಪ್ಪು ಸುಲ್ತಾನನೂ ಆಜನ್ಮವೈರಿಗಳು ನಗರದ ನವಾಬಗಿರಿಯು ಶಾಶ್ವತವಲ್ಲ. ಮೈಸೂರು ರಾಜ್ಯವು ಚೂರುಚೂರಾಗಿ ಹೋಗುವುದು. ಹೋಗಲಿ! ಹೋಗಲಿ! ದೌಲತ್! ದೌಲತ್!! ಎಲ್ಲವೂ ನಿನ್ನ ಕೈಯಲ್ಲಿದೆ. ನೀನು ಇಂದು ಮೈಸೂರಿನ ಭಾಗ್ಯದೇವತೆ ವಿಧಾತನಿಗಿಂತಲೂ ಮಿಗಿಲಾದ ವಿಧಾತ್ರಿ ಎಲ್ಲವೂ ನಿನ್ನ ಕೃಪಾ ಪಾಂಗದಲ್ಲಿ ಸುಂದರ ಮುಖಾರವಿಂದ ಮಂಡಹಾಸದಲ್ಲಿ! ಕುಸುಮಕೋಮಲ ಚರಣತಲದಲ್ಲಿ!”

ಹುಕ್ಕೇಯ ನಳಿಗೆಯನ್ನು ಕೆಳಗಿಟ್ಟು ಇಯಜ್ಜಾಖಾನನು ಜಗ್ಗನೆದ್ದನು. ದೌಲ ತ್ತಳೂ ಎದ್ದಳು ರಾಧೆಯೂ ಎದ್ದು ಸಿಂತಳು. ಇಯಜ್ಜಾಖಾನನು ಹೇಗೆ ಹೇಗೆಯೋ ದೌಲತ್ತಳನ್ನೂ, ರಾಧೆಯನ್ನೂ ಬೀಳ್ಕೊಂಡು ಕೆಳಗಿಳಿದು ಬಂದನು ಮಾತನಾಡದೇ ಕುದುರೆಯ ಬಳಿಗೆ ಬಂದು ಕುದುರೆಯನ್ನು ಹತ್ತಿದನು ಕುದುರೆಯನ್ನು ಚಪ್ಪರಿಸು ತ್ತಲೇ ಅದು ನಗರಾಭಿಮುಖವಾಗಿ ಹೊರಟುಹೋಯಿತು. ದಾರಿಯಲ್ಲಿ ಕಂಡವರು ಬಗ್ಗಿ ಅಭಿವಾದನ ಮಾಡುತ್ತಿದ್ದರು ಖಾನನು ಅತ್ತಿತ್ತ ನೋಡದೆ ಮೈನುರೆತು ಮುಂದೆ ಹೋದನು, ಎಲ್ಲರೂ “ಖಾನನು ದುಃಖಮಗ್ನರಾಗಿದ್ದಾರೆ” ಎಂದು ಪಿಸು ಮಾತಿನಿಂದ ಹೇಳಿಕೊಳ್ಳುತ್ತಿದ್ದರು ಖಾನನು ಮಹಲಿನೊಳಗೆ ಪ್ರವೇಶಮಾಡಿದನು. ಅಂದಿನ ಗಂಭೀರ ದುಃಖದಲ್ಲಿ ನಗರವು ಮುಳುಗಿಹೋಗಿತ್ತು!

ಅಗ್ನಿ ಮಥನ

ರಾಜಧಾನಿಯಾದ ಶ್ರೀರಂಗಪಟ್ಟಣವು ಇಂದು ಹೊಸಕಳೆಯಿಂದ ಶೋಭಿಸು ತ್ತಿದೆ ಮನೆಗಳಿಗೂ, ಮಹಲುಗಳಿಗೂ ಸುಣ್ಣ ಬಣ್ಣಗಳನ್ನು ಹಚ್ಚಿದ್ದಾರೆ ಪಟ್ಟಣ ವೆಲ್ಲಾ ತಳಿರು ತೋರಣಗಳಿಂದ ಅಲಂಕೃತವಾಗಿದೆ ಎಲ್ಲ ಭವನಗಳ ಮೇಲೆಯೂ ಪತಾಕೆಗಳು ಹಾರಾಡುತ್ತಿವೆ. ಸೈನಿಕರೂ, ಕಂದಾಚಾರದವರೂ ಧರ್ಮಾಧಿಕಾರಿಗಳೂ ಹೊಸ ಹೊಸ ದಿರಸುಗಳನ್ನು ಧರಿಸಿ ಬೀದಿಗಳಲ್ಲಿ ಸಡಗರದಿಂದ ಓಡಿಯಾಡುತ್ತಿದ್ದಾರೆ. ಎಲ್ಲೆಲ್ಲಿಯೂ ವಾದ್ಯಘೋಷಗಳು ನೊಳಗುತ್ತಿವೆ ಪಟ್ಟಣದ ಸಮಸ್ತ ಬೀದಿಗಳಲ್ಲಿಯೂ ಜನಸಂದಣಿ

ಈ ದಿನ ಟಿಪ್ಪುಸುಲ್ತಾನರು ಅಧಿಕಾರ ಸೂತ್ರಗಳನ್ನು ರಾಜಕೀಯವಾಗಿ ಕೈಗೆ ತೆಗೆದುಕೊಳ್ಳುತ್ತಾರೆ ಎಲ್ಲೆಲ್ಲಿಯೂ ಉತ್ಸವ ಸಡಗರ ಬೆಳಿಗೆ ಹತ್ತು ಗಂಟೆಗೆ ದರ್ಬಾರು. ದರ್ಬಾರಿನ ಮುಖ್ಯಸ್ಥರೆಲ್ಲರೂ ರಾಜಮಹಲಿನ ಕಡೆಗೆ ಹೋಗುತ್ತಿದ್ದಾರೆ. ಮಂತ್ರಿಗಳೂ, ಪಾಜಿಗಳೂ ಮ್ಯಾನಾಗಳಲ್ಲಿ ಕುಳಿತು ಮಹಲಿಗೆ ಹೊರಟಿದ್ದಾರೆ.

ದರಬಾರು ಮಂದಿರವು ಅಭೂತಪೂರ್ವವಾಗಿ ಅಲಂಕೃತವಾಗಿದೆ ಸದರಿನ ಮುಂದೆ ಗಾಯಕರು, ಅವರ ಮುಂದುಗಡೆ ನರ್ತಕಿಯರು, ಹೊರಬಾಗಿಲಿನಲ್ಲಿ ವಾಡ್ಯಗಾರರು ಸನ್ನದ್ಧರಾಗಿ ಕಾದಿದ್ದಾರೆ ಚೌಪುದಾರರು ಸಭಾಮಂದಿರದಲ್ಲಿ ಲ್ಲಾ ತಮ್ಮ ತಮ್ಮ ಸ್ಥಾನದಲ್ಲಿ ನಿಂತು ಎಚ್ಚರಿಸುತ್ತಿದ್ದಾರೆ ದರ್ಬಾರಿನ ದೊಡ್ಡ ಮನುಷ್ಯರೆಲ್ಲರೂ ಬಂದು ಆಸನಗಳಲ್ಲಿ ಕುಳಿತಿದ್ದಾರೆ. ಮಂತ್ರಿಗಳೂ, ಸೈನ್ಯಾಧಿಕಾರಿಗಳೂ, ಖಾಜಿಗಳೂ, ರಾಜ ಪಿಂಡಿಯವರೂ ದಿವ್ಯಾಸನಗಳನ್ನು ಅಲಂಕರಿಸಿದ್ದಾರೆ ಸಮಸ್ತರೂ ಖಿಲ್ಲತ್ತುಗಳನ್ನು ಸಿದ್ಧವಾಗಿಟ್ಟುಕೊಂಡಿದ್ದಾರೆ ಆ ತುಂಬಿದ ದರಬಾರು ನಿಶ್ಯಬ್ದವಾಗಿದೆ

ದರಬಾರೇ ದಿವಾಣರವರ ಅಪ್ಪಣೆಯಂತೆ ವಾಡ್ಯಘೋಷಗಳಿಗೆ ಆರಂಭವಾಣ್ಣಿತು ಸುಲ್ತಾನರ ಸವಾರಿಯು ಇನ್ನೂ ಬಿಜಯಮಾಡಿಸಿರಲಿಲ್ಲ. ಅಷ್ಟರಲ್ಲಿ ನಗರದ ನೂರಾರು ಕಡೆಯಿಂದ ಖಿಲ್ಲತ್ತುಗಳನ್ನು ತೆಗೆಸಿಕೊಂಡು ದಿವಾಣ ಖಾಸಿಂ ಆಲಿಯವರು ದರ್ಬಾರು ಮಂದಿರವನ್ನು ಪ್ರವೇಶಮಾಡಿದರು ಗಂಭೀರವಾಗಿ ಅಡಿ ಇಡುತ್ತಾ ಸಿಂಹಾಸನದ ಬಳಿಗೆ ಸಾರಿದರು. ವಿಶಾಲವಾದ ಚಿನ್ನದ ತಟ್ಟೆಗಳಲ್ಲಿ ಖಿಲ್ಲತ್ತುಗಳನ್ನು ತೆಗೆದುಕೊಂಡು ನಗರದ ಸರದಾರರುಗಳು ಖಾಸಿಂ ಆಲಿಯವರನ್ನು ಹಿಂಬಾಲಿಸಿ ಬಂದರು ಸಿಂಹಾಸನದ ಮುಂದೆ ಆ ಖಿಲ್ಲತ್ತುಗಳನ್ನೆಲ್ಲಾ ಅಲಂಕರಿಸಿಟ್ಟರು ಆ ಅನರ್ಘ್ಯ ವಸ್ತ್ರಾಭರಣಗಳನ್ನು ನೋಡಿ, ದರಬಾರಿನವರೆಲ್ಲರೂ ಬೆರಗಾದರು ನಗರದ ಖಿಲ್ಲತ್ತುಗಳು ಅಂದಿನ ದರ ಬಾರಿಗೇ ಕಾಂತಿಯನ್ನು ಬೀರುತ್ತಿದ್ದವು.

ಮಂತ್ರಿ ಪೂರ್ಣಯ್ಯನವರು ದಿವಾಣ ಖಾಸಿಂ ಆಲಿಯವರನ್ನು ಎದುರುಗೊಂಡು ತಮ್ಮ ಪಕ್ಕದಲ್ಲಿ ಕುಳಿರಿಸಿಕೊಂಡರು ಅಲ್ಲಿದ್ದ ಸಮಸ್ತ ಅಧಿಕಾರಿಗಳೂ ದಿವಾಣ ಖಾಸಿಂ ಆಲಿಯವರಿಗೆ ಸಲಾಂ ಮಾಡಿದರು ಹಸನ್ಮುಖದಿಂದ ಖಾನರವರೂ ಪ್ರತ್ಯಭಿ ವಾದನ ಮಾಡಿದರು. ಆ ದರಬಾರು ಮಂದಿರದಲ್ಲಿ ಅಧಿಕಾರಿಗಳೂ, ಘಾಜುದಾರರೂ ದಿವಾಣ ಖಾಸಿಂ ಆಲಿಯವರಿಗೆ ತೋರಿಸಿದ ಮರ್ಯಾದೆಯನ್ನು ನೋಡಿದರೆ ಅವರೆಲ್ಲ ರಿಗೂ ನಗರದ ನವಾಬರಲ್ಲಿ ಆಂತರಂಗಿಕವಾಗಿದ್ದ ವಿಶ್ವಾಸ ಗೌರವಗಳೆಷ್ಟೆಂದು ಅಭಿ ವ್ಯಕ್ತವಾಗುತ್ತಿತ್ತು !

ಈ ಸಮಯದಲ್ಲಿ ವಂದಿಮಾಗಧರು ದಿಗಂತವ್ಯಾಪಿಯಾದ ಧ್ವನಿಯಿಂದ ಹೊಗಳು ವುದು ಕೇಳಿಸಿತು ದರಬಾರೆಲ್ಲವೂ ಅಲೆ ನಿಂತ ಸಮುದ್ರದಂತೆ ಗಂಭೀರಭಾವವನ್ನು ತಾಳಿತು ಚೌಪುದಾರರ ಎಚ್ಚರಿಕೆಯ ಧ್ವನಿಯಾಯಿತು. ಹೊಗಳುಭಟರು ಪರಾಕು ಗಳನ್ನು ಹೇಳುತ್ತ ಬಂದರು ಟಿಪ್ಪೂಸುಲ್ತಾನರವರು ಅತಿ ಸಂಭ್ರಮದಿಂದ ಗಂಭೀರ ವಾಗಿ ಅಡಿ ಇಡುತ್ತಾ ಸಭಾಮಂಟಪವನ್ನು ಪ್ರವೇಶಿಸಿದರು. ದರಬಾರಿಗಳೆಲ್ಲರೂ ತಲೆಬಾಗಿ ಮುಜರೆಮಾಡಿದರು. ವಾಡ್ಯಘೋಷಗಳು ಮೊಳಗುತ್ತಿದ್ದವು. ಮಂತ್ರಿ ಪೂರ್ಣಯ್ಯನವರೂ, ದಿವಾಣ ಮಹಮದಾಲಿಯವರೂ ಹಸ್ತಲಾಘವವನ್ನು ಕೊಟ್ಟು

ಟಿಪ್ಪೂಸುಲ್ತಾನರನ್ನು ಸಿಂಹಾಸನಾರೋಹಣ ಮಾಡಿಸಿದರು. ಚೌಪುದಾರರು ಪರಾಕನ್ನು ಹೇಳಿದರು ಹೂಗಳುಭಟರು ಟಿಪ್ಪೂಸುಲ್ತಾನರ ಪರಾಕ್ರಮದ ಗುಣ ಗಾನ ಮಾಡಿದರು ಸದರಿನ ಮುಂದುಗಡೆ ಗಾಯಕರು ಗಾನ ಮಾಡಿದರು. ನರ್ತಕಿಯರ ನೃತ್ಯವಾಯಿತು ಮಂತ್ರಿ ಪೂರ್ಣಯ್ಯನವರೆದ್ದು ಸಿಂಹಾಸನದ ಸಮಾಪದಲ್ಲಿ ಬಂದು ನಿಂತರು ಚೌಪುದಾರರು ಪರಾಕು ಹೇಳಿದರು. ಪೂರ್ಣಯ್ಯನವರು ನವಾಬರ ಮುದ್ರಾಂಕಿತವಾದ ಫರ್ಮಾ ಓದಿ ಹೇಳಿದರು ದರಬಾರೆಲ್ಲವೂ ಜಯಘೋಷ ಮಾಡಿತು ಚೌಪುದಾರರು ಪುನಃ ಪರಾಕು ಹೇಳಿದರು ವಾದ್ಯಘೋಷಗಳಿಗೆ ಆರಂಭ ಸಮಿತು ಗಾಯಕರ ಗಾನ, ನರ್ತಕಿಯರ ನರ್ತನಗಳು ದರಬಾರನ್ನು ಬೆರಗು ಮಾಡಿದವು

ದರಬಾರಿನ ದಿವಾಣರವರು ಮುಜರೆಗಳಾಗಬೇಕೆಂದು ಕಣ್ಣು ಸನ್ನೆಯಿಂದ ಸೂಚಿಸಿದರು ನೊದಲು ನಗರದ ನವಾಬರ ನಜರು ಖಾಸಿಂ ಆಲಿಯವರೆದ್ದು ಸಿಂಹಾಸನದ ಮುಂದೆ ನಿಂತು ಮುಜರೆ ಮಾಡಿದರು. ಒಂದೊಂದಾಗಿ ಬಿಲ್ಲತ್ತಿನ ತಟ್ಟೆಗಳನ್ನು ಕೈಗೆ ತೆಗೆದುಕೊಂಡು ಮೇಲಿನ ಕಿಂಕಾಪು ಬಟ್ಟೆಯನ್ನು ತೆಗೆದು ಸಿಂಹಾಸನದಮುಂದೆ ಇಡುತ್ತಾ ಬಂದರು. ಕೊನೆಯಲ್ಲಿ ಒಂದು ಚಿನ್ನದ ತಟ್ಟೆಯಲ್ಲಿ—ಚಿನ್ನದ ಒರಿಯಲ್ಲಿ ರತ್ನಖಚಿತವಾದ ಕೈಪಿಡಿಯಿಂದ ಮಿಂಚುತ್ತಿದ್ದ “ಕಠಾರಿ”ಯು ನಜರಾಗಿ ಸಮರ್ಪಿಸಿ ಲ್ಲಟ್ಟಿತು. ಅದನ್ನು ಟಿಪ್ಪೂಸುಲ್ತಾನರವರು ಎರಡು ಕೈಗಳಿಂದಲೂ ಸ್ವೀಕರಿಸಿ, ಪುನಃ ತಟ್ಟೆಯಲ್ಲಿ ಇಟ್ಟರು. ಅನಂತರ ಮಂತ್ರಿಗಳೂ, ಅಧಿಕಾರಿಗಳೂ, ನಗರದ ಮುಖಂಡರುಗಳೂ, ದೊಡ್ಡ ದೊಡ್ಡ ಮನುಷ್ಯರುಗಳೂ ಕ್ರಮಕ್ರಮವಾಗಿ ಮುಜರೆ ಮಾಡಿ ನಜರನ್ನು ಒಪ್ಪಿಸಿದರು

ಈ ನಜರು ಮುಜರೆಗಳಾದ ನಂತರ ಚೌಪುದಾರರು ಪರಾಕು ಹೇಳಿದರು. ಮಂತ್ರಿಗಳು ಹಸ್ತಲಾಘವವನ್ನಿತ್ತರು ನವಾಬರು ಹರ್ಷ ಚಿತ್ತರಾಗಿ ಹಸನ್ಮುಖ ದಿಂದ ಎಲ್ಲರನ್ನೂ ಬೀಳ್ಕೊಂಡು ಸಭಾಮಂದಿರದಿಂದ ಮಹಲಿನೋಳಗೆ ಪ್ರವೇಶಿಸಿದರು.

ಹೀಗೆ ಟಿಪ್ಪೂಸುಲ್ತಾನರು ಶ್ರೀರಂಗಪಟ್ಟಣದ ಸಿಂಹಾಸನವನ್ನೇರಿದರು. ಅಂದಿನ ಸಂಧ್ಯಾಕಾಲದಲ್ಲಿ ಕುದುರೆಯ ಜೂಜೂ, ಟೆಗರಿನ ಕಾಳಗವೂ, ವೈಲುವಾನರ ಕುಸ್ತಿಗಳೂ, ಚಿತ್ರ ವಿಚಿತ್ರವಾದ ಬಾಣ ಬಿರಸುಗಳೂ ನಡೆದವು. ಆ ಉತ್ಸವಗಳಿಗೆಲ್ಲಾ ಸುಲ್ತಾನರವರು ದಯಮಾಡಿಸಿದ್ದರು. ರಾತ್ರಿಯಲ್ಲಿ ಸರದಾರರಿಗೆಲ್ಲಾ ಸುಲ್ತಾನರೊಡನೆ ಭೋಜನಕ್ಕೆ ಆಹ್ವಾನ ಬಂದಿತ್ತು. ಅಂದು ಸುಲ್ತಾನರ ವಕ್ರದಲ್ಲಿ ಕುಳಿತು ಕೊಳ್ಳುವ ಗೌರವವು ನಗರದ ಖಾಸಿಂ ಆಲಿಯವರಿಗೆ ಲಭಿಸಿತ್ತು. ಅಂದಿನ ರಾತ್ರಿ ಆ ಅನೋದ ಪ್ರನೋದಗಳೆಲ್ಲಾ ಜರಬಾಗಿ ನಡೆದವು. ಎಲ್ಲರೂ ತಮ್ಮ ಬಿಡಾರಗಳಿಗೆ

ತರಳಿದರು. ಖಾಸಿಂ ಆಲಿಯವರೂ ಸುಲ್ತಾನರವರ ಅಪ್ಪಣೆ ಪಡೆದು ತಮ್ಮ ಬಿಡಾರ ವನ್ನು ಸೇರಿದರು ಎರಡು ಮೂರು ದಿವಸಗಳು ಉತ್ಸವಗಳಲ್ಲಿಯೇ ಕಳೆದು ಹೋದವು.

ಖಾಸಿಂ ಆಲಿಯವರು ಮಂತ್ರಿಗಳ ಭೇಟಿ ಮಾಡಿ, ತಾವು ನಗರಕ್ಕೆ ಪ್ರಯಾಣ ಮಾಡಲು ಅಪ್ಪಣೆಯನ್ನು ಕೇಳಿದರು ದಿವಾನ್ ಖಾಸಿಂ ಆಲಿಯವರಿಗೆ ರಾಜಮಹಲಿ ನಲ್ಲಿ ಅಮೋಘವಾದ ಖಿಲ್ಲತ್ತುಗಳು ಕೊಡಲ್ಪಟ್ಟವು ಅಂದಿನ ಸಂಧ್ಯಾಕಾಲದಲ್ಲಿ ಅವ ರಿಗೆ ನವಾಬರ ಭೇಟಿಯು ದೊರೆಯುತ್ತದೆಂದು ಮಂತ್ರಿಪೂರ್ಣಯ್ಯನವರು ತಿಳಿಸಿದರು

ಸಂಧ್ಯಾಕಾಲ, ಸುಮಾರು ಹೊತ್ತು ಮುಳುಗಿ ಕತ್ತಲೆಯು ಕವಿಯುವ ಸಮಯ ಶ್ರೀರಂಗಪಟ್ಟಣದ ದರಿಯಾದೌಲತ್ ಸುಸಜ್ಜಿತವಾಗಿ ಶೋಭಿಸುತ್ತಿದೆ ದೀವಿಗಳಲ್ಲಿ ದೀಪಗಳು ಬೆಳಗುತ್ತಿವೆ ಆ ದೀಪ ಪ್ರಭೆಯಲ್ಲಿ ಹಜಾರವೆಲ್ಲವೂ ಪ್ರಕಾಶಮಾನ ವಾಗಿದೆ. ಮೇಲಿನ ಮಹಡಿಯಲ್ಲಿ ಎಡಭಾಗದ ಕೂರಡಿಯಲ್ಲಿ ಎರಡು ಆಸನಗಳು ಇಡಲ್ಪಟ್ಟಿವೆ. ಒಂದು ಬೆಳ್ಳಿಯಿಂದ ನಿರ್ಮಿತವಾದ ಪ್ರಶಸ್ತಾಸನ ಮತ್ತೊಂದು ಸ್ವಲ್ಪ ತಗ್ಗಾದ ಮರದ ಸುಖಾಸನ ವೇತ್ರಧಾರಿಯು ಬಾಗಿಲಿನಲ್ಲಿ ಚಿನ್ನದ ಸೂಟಾವನ್ನು ಧರಿಸಿ, ಎವೆ ಇಕ್ಕದೇ ಶಿಸ್ತಿನಿಂದ ಕಾದಿದ್ದಾನೆ. ಮಂತ್ರಿ ಪೂರ್ಣಯ್ಯನವರು ಜೊತೆ ಯಲ್ಲಿ ಆಜಾನುಬಾಹುವಾದ ರಾಜಪುರುಷನೊಬ್ಬನನ್ನು ಕರೆದುಕೊಂಡು ದರಿಯಾ ದೌಲತ್ತಿನ ಮಹಡಿಯ ಮೇಲೆ ಬಂದರು. ಪ್ರತೀಹಾರಿಯು ನೆಲಮುಟ್ಟಿ ಸಲಾಂ ಮಾಡಿದನು ಪೂರ್ಣಯ್ಯನವರು ಕಣ್ಣು ಸನ್ನೆಯಿಂದ ಅವನನ್ನು ಸಮೀಪಕ್ಕೆ ಕರೆದು “ನಗರದ ದಿವಾನ್ರನ್ನು ಕರೆತಂದಿರುವುದಾಗಿ ಹುಜೂರಿನಲ್ಲಿ ಅರಿಕೆ ಮಾಡು” ಎಂದು ಹೇಳಿದರು ಪ್ರತೀಹಾರಿಯು ಕಾಲು ಸಪ್ಪಳ ಮಾಡದೆ ಕೂರಡಿಯೊಳಗೆ ಹೋಗಿ ಸುಲ್ತಾನರಲ್ಲಿ ಅರಿಕೆ ಮಾಡಿ ಬಂದನು. ಹೊರಗೆ ಬಂದು ಮಂತ್ರಿಗಳಿಗೆ ಮರ್ಯಾದೆ ಯಿಂದ ಸಲಾಂ ಮಾಡಿ ಕೂರಡಿಯೊಳಗಡೆ ಕೈ ತೋರಿಸಿದನು.

ಪೂರ್ಣಯ್ಯನವರೂ, ದಿವಾನ್ ಖಾಸಿಂ ಆಲಿಯವರೂ ಒಳಗೆ ಪ್ರವೇಶ ಮಾಡಿ ದರು. ಅಲ್ಲಿ ಸ್ವಯಂ ಸುಲ್ತಾನರವರು ನಿಂತಿದ್ದಾರೆ ಕಾಲಿಗೆ ಸುರವಾಲು ಮೇಲೆ ಢಕ್ಕಾಮಜಲಿನ್ನಿನ ಅಳಕವಾದ ಅಂಗಿ ಅದರ ಮೇಲೆ ಕಲಾಪತ್ತಿನ ಸಣ್ಣ ಲುಂಗಿ ತಲೆಯ ಮೇಲೆ ಆಕಾಶ ಬಣ್ಣದ ರುಮಾಲು. ನಡುವಿನಲ್ಲಿ ರತ್ನಖಚಿತವಾದ ನಡುಕಟ್ಟು ಅದರಲ್ಲಿ ದೀರ್ಘವಾದ ಕತ್ತಿಯು ನೇತಾಡುತ್ತಿದೆ. ದಿವಾನ್ ಖಾಸಿಂ ಆಲಿಯು ವೀರಾ ಗ್ರೀಸರನಾದ ಈ ಮೈಸೂರು ಹುಲಿಯನ್ನು ನೋಡುತ್ತಲೇ ಚಕಿತನಾದನು ಅವನು ಪದ್ಧತಿಯುಕ್ತಕಾರ ಮೂರು ಬಾರಿ ನೆಲಮುಟ್ಟಿ ಸಲಾಂಮಾಡಿ, ಅದಬ್ಬಿನಿಂದ ನಿಂತುಕೊಂಡನು. ಟಿಪ್ಪುಸುಲ್ತಾನನು ಕಿರುನಗುವನ್ನು ನಕ್ಕು ಪೂರ್ಣಯ್ಯನವರ ಕಡೆ ತಿರುಗಿ ನೋಡಿ, ಅದೇ ನೋಟದಿಂದಲೇ ದಿವಾನ್ ಖಾಸಿಂ ಆಲಿಯನ್ನು ಅವನು

ಗ್ರಹದೃಷ್ಟಿಯಿಂದ ಮನ್ನಣೆ ಮಾಡಿದನು. ಆ ಕೃಪಾವಲೋಕನದಿಂದ ಸಂತುಷ್ಟನಾದ ಖಾಸಿಂ ಆಲಿಯು ಮಂದಹಾಸದಿಂದ ವಿನಯಭಾವವನ್ನು ತೋರಿದನು

“ಖಾಸಿಂ ಸಾಹೇಬರೇ! ನಾವು ಈಗಲೇ ರಾಜಧಾನಿಗೆ ಬಂದಿದ್ದೆಂದು ಕಾಣುತ್ತದೆ ನೀವು ಬಲು ಪರಾಕ್ರಮಿಗಳೆಂದು ಕೇಳಿದ್ದೇನೆ”

“ಹುಜೂರು! ಅನುಗ್ರಹ !!”

“ನಗರದ ನವಾಬ ಸಾಹೇಬರವರು ಆರೋಗ್ಯದಿಂದ ಇರುವರೇ?!”

“ಸುಖವಾಗಿದ್ದಾರೆ! ಖಾವಿಂದ್”

“ಈ ಸಮಯದಲ್ಲಿ ಅವರೇ ರಾಜಧಾನಿಗೆ ದಯಮಾಡಿಸುವರೆಂದು ನಮ್ಮ ಆಶೆ ಇತ್ತು”

“ಅದು ನಮ್ಮ ನವಾಬರ ಮೇಲೆ ಸನ್ನಿಧಾನದ ಅನುಗ್ರಹ ಆದರೆ ಫರಂಗಿಗಳಿಗೂ ನಮಗೂ ಯುದ್ಧವು ಪ್ರಾಪ್ತವಾಗಿದೆ. ಅದರಿಂದಲೇ ನವಾಬರು ಇಲ್ಲಿಗೆ ಬರಲಾಗಲಿಲ್ಲ!”

“ನಗರಕ್ಕೆ ಭಯವೇನೂ ಇಲ್ಲವಷ್ಟೆ?”

“ತಮ್ಮ ರಾಜ್ಯದಲ್ಲಿ ಭಯವೆಂದರೇನು? ಕೀಟಲೆ!”

ಟೀಪೂಸುಲ್ತಾನನು ನಸುನಗುತ್ತಾ “ಇಯಜ್ ಖಾನರಂಧಾ ಅಪ್ರತಿಮವೀರರ ಕೈಯಲ್ಲಿರುವಾಗ ನಗರಕ್ಕೆ ಭಯದ ಶಂಕೆಯೇ ಇಲ್ಲ ನಮಗೆ ಎಳ್ಳಷ್ಟು ಆತಂಕವಿಲ್ಲ ಆದರೂ ಈಗ ಇಂಗ್ಲೀಷರೊಡನೆ ಸಂಧಿಮಾಡಿಕೊಳ್ಳುವುದೇ ಒಳ್ಳೆಯದೆಂದು ತೋರುತ್ತದೆ” ಎಂದರು

ಖಾಸಿಂ ಆಲಿಯು — “ಖಾವಿಂದ್! ಬೇ ಅದಬ್! ಮಾರ್ಫ್ ಮಾಡಬೇಕು. ಇಯಜ್ ಖಾನರು ಸಂಧಿಯ ಮಾತನ್ನೇ ಎತ್ತಿಕೊಡದೆನ್ನುತ್ತಾರೆ ‘ಸಮಾನರಲ್ಲ ಸಂಧಿಯು ಶೋಭಿಸುತ್ತದೆ ರಾಜರಿಗೆ ವ್ಯಾಪಾರಿಗಳಲ್ಲಿ ಸಂಧಿ ಎಂದರೇನು?’ ಎನ್ನುತ್ತಾರೆ ‘ಫರಂಗಿಯವರು ಬೇಕಾದರೆ ವ್ಯಾಪಾರ ಮಾಡುತ್ತಿರಬಹುದು ಅವರ ಕಸೆ ಒಬ್ಬ ಸೈನಿಕನೂ ನಮ್ಮ ದೇಶದಲ್ಲಿರಕೂಡದು. ವ್ಯಾಪಾರಸ್ಥರ ಧನಧಾನ್ಯಗಳ ರಕ್ಷಣೆಯ ಭಾರವು ನಮ್ಮದು ನಾವು ಬೇಡವೆಂದರೆ ಆ ಕ್ಷಣವೇ ಅವರು ಹೊರಟು ಹೋಗಬೇಕು ಹೋಗುವಾಗ ಅವರು ನ್ಯಾಯವಾಗಿ ಗಳಿಸಿಟ್ಟುಕೊಂಡಿರುವ ಧನವನ್ನು ತೆಗೆದುಕೊಂಡು ಹೋಗಬಹುದು’ ಹೀಗೆಂದು ಇಯಜ್ ಖಾನರು ಫರಂಗಿಗಳಿಗೆ ಹುಕ್ಕುಂ ಮಾಡಿರುತ್ತಾರೆ”

“ಖಾಸಿಂ ಆಲಿಯವರೇ! ಫರಂಗಿಗಳು ಅಷ್ಟು ತಗ್ಗಿ ನಡೆಯತಕ್ಕವರೇ? ಉತ್ತರ ಹಿಂದೂಸ್ಥಾನದಲ್ಲೆಲ್ಲಾ ಅವರ ಪ್ರಾಬಲ್ಯವು ರೂಢಮೂಲವಾಗಿದೆ”

“ಹುಜೂರು! ಉತ್ತರ ಹಿಂದೂಸ್ಥಾನದ ಮಾತು ಬೇರೆ ಇಲ್ಲಿಯ ಮಾತೇ

ಬೇರೆ! ಫರಂಗಿಗಳು ತಮ್ಮ ಸರ್ಕಾರಕ್ಕೆ ಎದುರುನಿಂತರೆ ಉತ್ತರದಲ್ಲಿ ಬೆಳೆಸಿಕೊಂಡಿರುವ ಪ್ರಾಬಲ್ಯ, ಗಳಿಸಿಕೊಂಡಿರುವ ಐಶ್ವರ್ಯ ಇವೆಲ್ಲವನ್ನೂ ಇಲ್ಲಿ ಮುಟ್ಟುಗೋಲು ಕೊಟ್ಟು ಹೋಗಬೇಕಾಗುತ್ತದೆ!”

ಟಿಪ್ಪುಸುಲ್ತಾನರು ಫಕ್ಕನೆ ನಕ್ಕು—“ನವಾಬರು ಸ್ವಯಂ ಯುದ್ಧಪ್ರಿಯರು. ದಿವಾನರವರೂ ಯುದ್ಧದ ಉಪಾಸಕರೆಂದು ಕಾಣುತ್ತದೆ. ಇನ್ನೇನು! ನಗರವು ದಕ್ಷಿಣದ ಕುರುಕ್ಷೇತ್ರವೇ ಆಗುತ್ತದೆ!” ಎಂದರು

“ಅದೇ ನಗರದ ನವಾಬರ ಇಷ್ಟ ನಗರದಲ್ಲಿ ಫರಂಗಿಗಳ ಸರ್ವಶಕ್ತಿಯನ್ನೂ ಆಕರ್ಷಣೆ ಮಾಡಿ, ನಿರ್ಮೂಲ ಮಾಡಬೇಕೆಂದು ಅವರು ಸಂಕಲ್ಪ ಮಾಡುತ್ತಾರೆ.”

“ನಮ್ಮ ಬಲವೆಷ್ಟಿದೆ!”

“ನಗರದಲ್ಲಿ ಸುಲ್ತಾನೀ ಸೈನ್ಯದಲ್ಲಿ ಎರಡು ಲಕ್ಷ ಶಿಪಾಯಿಗಳಿದ್ದಾರೆ. ತರಬೇತಾದ ಬಂದೂಕು ಶಿಪಾಯಿಗಳದು ಹತ್ತು ಸಹಸ್ರ ಸೈನ್ಯವಿದೆ ಮುನ್ನೂರು ತೋಪುಗಳಿವೆ. ಪಾಳೆಯಗಾರರ ಸೈನ್ಯವು ಅಸಂಖ್ಯವಾಗಿದೆ”

ಸುಲ್ತಾನರು ತಲೆದೂಗುತ್ತಾ—“ಹಣವೆಷ್ಟಿದೆ!” ಎಂದು ಕೇಳಿದರು

“ರಾಜಭಂಡಾರದಲ್ಲಿ ಹೆಚ್ಚಾಗಿಲ್ಲ. ನಗರದ ಶೀಮೆಯಲ್ಲಿ ಬೇಕಾದಷ್ಟು ಧನಕನಕಗಳಿವೆ.”

“ಅದನ್ನೆಲ್ಲಾ ಬೇಕಾದಾಗ ಸ್ವಾಧೀನಪಡಿಸಿಕೊಳ್ಳುವ ನಿಗಾ ಇದೆಯೇ!”

“ಅದಕ್ಕೆ ಸಿದ್ಧತೆಯೇನೂ ಬೇಡ! ಅವಶ್ಯಕ ಬಿದ್ದಾಗ ಸರ್ವಸ್ವವನ್ನೂ ತಂದೊಪ್ಪಿಸುವ ಪ್ರೀತಿವಿಶ್ವಾಸಗಳಿವೆ.”

“ಬಹಳ ಸಂತೋಷ! ಅದರಿಂದಲೇ ನವಾಬರು ಇಷ್ಟು ದರ್ಪದಿಂದ ಆಡಳಿತ ನಡೆಸುತ್ತಿದ್ದಾರೆ.”

“ಎಲ್ಲವೂ ಹುಜೂರಿನ ಅನುಗ್ರಹ!” ಎಂದು ಖಾಸಿಂ ಆಲಿಯು ತಲೆಬಾಗಿ ಸಿದನು.

ಸುಲ್ತಾನರು “ನೀವು ನಮ್ಮ ಪ್ರೀತಿಯ ಸಲಾಮುಗಳನ್ನು ಇಯಜಾಬ್ ನಗರವರಿಗೆ ತಿಳಿಸತಕ್ಕದ್ದು ಈ ಖಿಲ್ಲತ್ತುಗಳನ್ನು ಅವರಿಗೆ ನಮ್ಮ ಕಡೆಯಿಂದ ಒಪ್ಪಿಸತಕ್ಕದ್ದು” ಎಂದು ಹೇಳಿ ಪೂರ್ಣಯ್ಯನವರ ಕಡೆ ತಿರುಗಿದರು.

ದಿವಾನ್ ಖಾಸಿಂ ಆಲಿಯವರಿಗೆ ಅನರ್ಘ್ಯ ವಸ್ತ್ರಾಭರಣಗಳಿಂದ ಮರ್ಯಾದೆ ಮಾಡಿದರು. ಖಾಸಿಂ ಆಲಿಯವರು ನೆಲಮುಟ್ಟಿ ಸಲಾಂ ಮಾಡಿ ಖಿಲ್ಲತ್ತುಗಳನ್ನು ಸ್ವೀಕರಿಸಿದರು

ಕಡೆಯಲ್ಲಿ “ದಿವಾನರವರೇ! ಒಂದು ಮಾತು! ನಗರದಿಂದ ಬಂದ ನಜರು

ಗಲೆಲ್ಲಾ ಶ್ರೇಷ್ಠವಾದವುಗಳು ಅದರಲ್ಲೊಂದು ಆಶ್ಚರ್ಯಕರವಾದ ಪದಾರ್ಥವಿದೆ. ಆ ರತ್ನ ಒಚಿತವಾದ ಕರಾರಿಯು ಎಲ್ಲಿಂದ ಬಂತು!" ಎಂದರು

"ಖಾವಂದ್! ಅದು ರಾಮಪುರದ ರಾಜರಾಜ ಗೋಪಾಲನಾಯಕರದು ಅದನ್ನು ಸ್ವತಃ ಗೋಪಾಲನಾಯಕರ ಪುತ್ರಿಯಾದ ರಾಧಾರಾಣಿಯವರು ಸನ್ನಿಧಾನಕ್ಕೆ ನಜರು ಕಳಿಸಿದ್ದಾರೆ"

ಟಿಪ್ಪೂಸುಲ್ತಾನರು ಆಶ್ಚರ್ಯಚಕಿತರಾಗಿ "ಇದೊಂದು ಕೌತುಕವೇ ಸರಿ! ಗೋಪಾಲನಾಯಕರು ಮೈಸೂರಿನ ಪರಮ ವಿದ್ವೇಷಿ ಪಾಳಯಗಾರರು— ಅವರ ಮಗಳು "

ಮುಂದೆ ಮಾತು ಹೊರಡುವಷ್ಟರಲ್ಲಿ ಖಾಸಿಂ ಆಲಿಯು "ಹುಜೂರು! ರಾಧಾರಾಣಿಯವರು ದೊಡ್ಡ ನವಾಬರ ಪರಮಾನುಗ್ರಹಕ್ಕೆ ಪಾತ್ರರು ಅವರೂ, ದೌಲತ್ ರಾಣಿಯವರೂ ಸಹೋದರಿಯರಂತೆ ಇದ್ದಾರೆ" ಎಂದನು

ಟಿಪ್ಪೂಸುಲ್ತಾನನು "ಸಂತೋಷ! ರಾಣಿಯವರ ನಜರು — ಪರಮ ಪ್ರಿಯವಾದುದು" ಎಂದು ಹೇಳಿ, ಪೂರ್ಣಯ್ಯನವರ ಕಡೆ ತಿರುಗಿ "ರಾಧಾರಾಣಿಯವರು ಸ್ವತಂತ್ರರೋ!" ಎಂದನು

ಪೂರ್ಣಯ್ಯನವರು ಕೈಮುಗಿದು— "ಹುಜೂರು! ಹಾಗೆ ದೊಡ್ಡ ನವಾಬರ ರಾಯಸವಿ" ಎಂದರು

ಸುಲ್ತಾನನು "ಹಾಗಾದರೆ ಸರಿ! ಸ್ವತಂತ್ರರಾಣಿಗೆ ಆಯುಧವನ್ನು ಕಳುಹಿಸುವ ಅಧಿಕಾರವಿದೆ ಅವರಿಗೂ ಪ್ರತ್ಯೇಕವಾಗಿ ಖಿಲ್ತ್‌ಗಳನ್ನು ಕಳುಹಿಸತಕ್ಕದ್ದು! ಖಾಸಿಂ ಆಲಿಯವರೇ! ಅವರಿಗೂ ಖುದ್ದಾಗಿ ನಮ್ಮ ಸಂತೋಷವನ್ನು ತಿಳಿಸತಕ್ಕದ್ದು!" ಎಂದನು

"ಹುಜೂರು! ಹುಕ್ಕುಂ!!"

ಖಾಸಿಂ ಆಲಿಯು ಹೊರಡುವಾಗ ಟಿಪ್ಪುವು "ನಗರದ ನವಾಬರಿಗೆ ಸಲಾಮುಗಳನ್ನು ಹೇಳತಕ್ಕದ್ದು ಎರಡು ತಿಂಗಳೊಳಗಾಗಿ ನಾವು ಇಯಜ್-ಖಾನರ ಭೇಟಿ ಮಾಡಬೇಕೆಂದು ಇಷ್ಟ ಪಡುವುದಾಗಿ ತಿಳಿಸತಕ್ಕದ್ದು" ಎಂದನು

"ಹುಕ್ಕುಂ!"

ಖಾಸಿಂ ಆಲಿಯು ಕುರ್ನೀಸಾತು ಮಾಡಿ, ಅಪ್ಪಣೆಯನ್ನು ಬೇಡಿದನು. ಟಿಪ್ಪೂಸುಲ್ತಾನರು ಅನುಗ್ರಹಪೂರ್ಣವಾದ ಮಂದಹಾಸವನ್ನು ಬೀರಿ, ಕಣ್ಣುಸನ್ನೆಯಿಂದ ಒಪ್ಪಣೆಕೊಟ್ಟರು ನಗರದ ದಿವಾನರೂ, ಮಂತ್ರಿ ಪೂರ್ಣಯ್ಯನವರೂ ಸನ್ನಿಧಾನದ ಅಪ್ಪಣೆ ಪಡೆದು ಹೊರಟರು ಈ ಸಮಯದಲ್ಲಿ ರಾತ್ರಿ ಒಂಭತ್ತು ಗಂಟೆಯ ತುತ್ತೂರಿಯಾಯಿತು ಮಂತ್ರಿ ಪೂರ್ಣಯ್ಯನವರೂ, ದಿವಾನ್ ಖಾಸಿಂ

ಆಲಿಯವರೂ ಕೋಟಿಯೊಳಗೆ ಹೊಕ್ಕು, ನಗರದ ಬಿಡದಿಗೆ ಹೋದರು. ರಾತ್ರಿ ಬಹಳ ಹೊತ್ತು ಅವರಿಬ್ಬರೂ ಮಾತುಕಥೆಗಳನ್ನಾಡುತ್ತಿದ್ದರು ಖಾಸಿಂ ಆಲಿಯವರು ಮಂತ್ರಿಗಳ ಅಪ್ಪಣೆಯನ್ನು ಪಡೆದರು ಪೂರ್ಣಯ್ಯನವರು ಅರ್ಧ ರಾತ್ರಿಯ ಮೇಲೆ ಮ್ಯಾನಾದಲ್ಲಿ ಮನೆಗೆ ತೆರಳಿದರು ಮರುದಿನ ಉಷಃಕಾಲದಲ್ಲಿ ಖಾಸಿಂ ಆಲಿಯು ಪರಿವಾರ ಸಮೇತ ನಗರಕ್ಕೆ ಹಿಂತಿರುಗಿ ಪ್ರಯಾಣ ಬೆಳೆಸಿದನು

ಸುಲ್ತಾನನ ಹಂಬಲಿಕೆ

ಹೈದರಾಲಿಯು ಕಾಲವಾಗಿ ಆರು ತಿಂಗಳುಗಳಾಗಿ ಹೋದವು ಇಂದು ಟಿಪ್ಪೂ ಸುಲ್ತಾನನು ಸ್ವತಂತ್ರ! ಸರ್ವತಂತ್ರಸ್ವತಂತ್ರ! ಅವನು ಹೈದರಾಲಿಯಂತೆ ಮೈಸೂರರ ಸರ ಸರ್ವಾಧಿಕಾರಿಯಲ್ಲ ಮೈಸೂರು ರಾಜರನ್ನು ಮೂಲೆಗೆ ಕೂಡಿಸಿ ಪಟ್ಟಕ್ಕೆರಿದ ನಿರಂಕುಶಪ್ರಭು ಅವನ ದರ್ಶನಕ್ಕೆ ದಕ್ಷಿಣ ಹಿಂದೂಸ್ಥಾನವೆಲ್ಲಾ ನಡುಗುತ್ತಿತ್ತು ಶ್ರೀರಂಗಪಟ್ಟಣದ ಹೆಸರು ಹಿಂದೂಸ್ಥಾನದಲ್ಲಿ ಮಾತ್ರವೇ ಅಲ್ಲ, ಯೂರೋಪಿನಲ್ಲಿಯೂ ವ್ಯಾಪಿಸಿತ್ತು. ಟಿಪ್ಪೂಸುಲ್ತಾನನು ಪರಾಕ್ರಮಶಾಲಿಯಾದ ಯೋಧಾಗ್ರೇಸರನೆಂದು ಜಗತ್ತೆತ್ತಿಸಿದ್ದವಾಗಿತ್ತು ಅವನ ರಾಜ್ಯವೂ ಹಾಗೆಯೇ ಇಡೀ ದಕ್ಷಿಣದೇಶವನ್ನು ಸುತ್ತುಗಟ್ಟಿತ್ತು. ಶ್ರೀರಂಗಪಟ್ಟಣದ ವೈಭವವನ್ನೂ, ಟಿಪ್ಪೂಸುಲ್ತಾನನ ಪರಾಕ್ರಮವನ್ನೂ ಕೇಳಿ ಇಡೀ ಹಿಂದೂಸ್ಥಾನದಲ್ಲಿ ಮುಸಲ್ಮಾನರಿಗೆಲ್ಲಾ ಒಂದು ಆಶಾಂಕುರವು ಹುಟ್ಟಿತ್ತು. ಡೆಲ್ಲಿಯ ಮೊಗಲ್ ಸಾಮ್ರಾಜ್ಯವು ಅಸ್ತವಾಗಿಹೋಗಿತ್ತು ದಕ್ಷಿಣದಲ್ಲಿ ಈ ಸುಲ್ತಾನೀ ಚಕ್ರಾಧಿಪತ್ಯವು ಉದಯವಾಗುವುದೆಂದು ಮುಸಲ್ಮಾನ್ ಜನಾಂಗದ ನಂಬಿಕೆ ಹೀಗೆ ಟಿಪ್ಪುವಿನ ಮಹತ್ವವು ಒಂದುಕಡೆ ಬೆಳಗುತ್ತಿದ್ದರೂ ಮತ್ತೊಂದುಕಡೆ ಶತ್ರುತ್ವವೂ ಬೆಳೆಯುತ್ತಲೇ ಬಂತು ದಕ್ಷಿಣದಲ್ಲಿ ಮಹಾರಾಷ್ಟ್ರರಿಗೆ ಸಹನೆ ಇರಲಿಲ್ಲ. ಹೈದರಾಬಾದಿನವರು ಜಾತಿಯಲ್ಲಿ ಮುಸಲ್ಮಾನರಾದರೂ ಈ ಮೈಸೂರಿನ ಸುಲ್ತಾನರ ಅಭ್ಯುದಯವನ್ನು ದ್ವೇಷಿಸುತ್ತಿದ್ದರು ಟಿಪ್ಪೂಸುಲ್ತಾನನ ರಾಜ್ಯವು ಸ್ಥಿರವಾಗಿಬಿಟ್ಟರೆ, ಇಂಗ್ಲೀಷರಿಗೆ ನೆಲೆಯಿಲ್ಲವೆಂದು ಅವರಿಗೆ ಬಲವಾದ ಭಯವು ತಟ್ಟಿಹೋಗಿತ್ತು ಅನಂತ ಶಯನದ ಹಿಂದೂರಾಜರಿಗೆ ಟಿಪ್ಪೂಸುಲ್ತಾನರ ರಾಜ್ಯಸ್ಥಾಪನೆಯಲ್ಲಿ ಒಪ್ಪಿಗೆಯಿಲ್ಲ ಇದನ್ನೆಲ್ಲಾ ಟಿಪ್ಪೂಸುಲ್ತಾನನು ಲಕ್ಷ್ಯಮಾಡುತ್ತಿರಲಿಲ್ಲ ಅವನ ಪರಾಕ್ರಮವು ಅಂತ ಹುದು ಹಿಂದೂಸ್ಥಾನದ ಸಮಸ್ತರಾಜರನ್ನೂ ಒಂದೇ ಯುದ್ಧದಲ್ಲಿ ಎದುರಿಸುವ ಎದೆಗಾರತನವು ಆತನಲ್ಲಿತ್ತು! ಸ್ವಾಭಿಮಾನಿಯೂ ಹೌದು!! ಆದರೇನು? ಅವನ ಮನಸ್ಸಿಗೆ ಶಾಂತಿ ಇಲ್ಲ; ಸುಖವಿಲ್ಲ. ಮನಸ್ಸೆಲ್ಲಾ ನಗರದ ಕಡೆಗೇ ಇತ್ತು ನಗರವು ವೀರಭೂಮಿ. ಇಯಜ್ ಖಾನನು ಪರಾಕ್ರಮಶಾಲಿ ಅವನಿಗೂ ತನಗೂ ಬದ್ಧದ್ವೇಷ.

ಈ ಇಬ್ಬರ ಮಧ್ಯದಲ್ಲಿ ಸಾಕ್ಷಾತ್ ನೋಹಿನಿಯಂಥಾ ದೌಲತ್ತಳು! ಇದೇ ಟಿಪ್ಪೊ ಸುಲ್ತಾನನ ಮನಸ್ಸನ್ನು ಕೊರೆಯುತ್ತಿತ್ತು ಹೃದಯವನ್ನು ಸುಡುತ್ತಿತ್ತು. ಸುಲ್ತಾನನಿಗೆ ದೌಲತ್ತಳ ಜ್ಞಾಪಕ ಬಂದಿತೆಂದರೆ—ಅವನು ಹುಚ್ಚನೇ ಆಗಿಹೋಗುತ್ತಿದ್ದನು. ಆ ಉನ್ಮಾದಾವಸ್ಥೆಯಲ್ಲಿ ವೈಸೂರು ರಾಜ್ಯವೇ ತೃಣಪ್ರಾಯ! ದೊಡ್ಡ ನವಾಬರು ತಂತ್ರದಿಂದ ದೌಲತ್ತಳನ್ನು ನಗರದಲ್ಲಿಟ್ಟರು ಟಿಪ್ಪೊಸುಲ್ತಾನನಿಗೇನೋ ದೂರ ವಾಯಿತು ಮತ್ತೊಬ್ಬನು ಅವಳ ಪ್ರಣಯಾಕಾಂಕ್ಷೆ! ಇಯಜ್ಜಖಾನನು ದೌಲತ್ತಳ ಸಾನ್ನಿಧ್ಯದಲ್ಲಿಯೇ ಇದ್ದಾನೆ ಟಿಪ್ಪೊಸುಲ್ತಾನನಿಗೆ ಸರ್ವದಾ ಇದೊಂದು ಸಮಸ್ಯೆ! ಇಯಜ್ಜಖಾನನು ನಗರದ ನವಾಬ! ಅವನು ದೌಲತ್ತಳ ಪ್ರಣಯಾಕಾಂಕ್ಷೆ ದೌಲತ್ತಳು ನಗರದಲ್ಲಿಯೇ ಇದ್ದಾಳೆ ಆದಾಗ್ಯೂ ಅವರಿಬ್ಬರಿಗೂ ಮದುವೆಯಾಗಲಿ! ದೌಲತ್ತಳಿಗೆ ತನ್ನನ್ನೇ ಮದುವೆಯಾಗುವ ಆಶೆಯಿರಬಹುದೇ? ದೌಲತ್ತಳು ಸ್ವರ್ಣ ಪಂಜರದಲ್ಲಿರುವ ರಾಜಹಂಸಿಯೋ? ಸ್ವತಂತ್ರಳೋ? ಅವಳ ಸಖಿ ರಾಧಾರಾಣಿಯು ತನಗೆ ವಜ್ರದ ಕರಾರಿಯನ್ನು ಕಳುಹಿಸಿದ ಅರ್ಥವೇನು? ಈ ಅಲೋಚನೆಗಳೆಲ್ಲಾ ತರಂಗತರಂಗವಾಗಿ ಮನಸ್ಸಿನಮೇಲೆ ಏಳುತ್ತಿವೆ ಈ ರತ್ನಕರಾರಿಯು ದೌಲತ್ತಳ ಪ್ರೇಮಮುದ್ರೆಯೇ ಆಗಿದ್ದರೆ ದೌಲತ್ತಳ ಸಖಿ ರಾಧೆಯು ಈ ಅಭಿಪ್ರಾಯದಿಂದಲೇ ಅದನ್ನು ಕಳಿಸಿದ್ದರೆ ಆಹಾ! ಈ ಕಲ್ಪನೆಗಳೆಲ್ಲಾ ಟಿಪ್ಪೊಸುಲ್ತಾನನಿಗೆ ಎಷ್ಟು ಸುಖ ದಾಯಕವಾಗಿವೆ! ಮನಸ್ಸಿಗೆಷ್ಟು ಆಪ್ಯಾಯಮಾನವಾಗಿವೆ—

ಶರತ್ಕಾಲದ ರಾತ್ರಿ! ಆಕಾಶದಲ್ಲಿ ನಕ್ಷತ್ರಗಳು ಮಿನುಗುತ್ತಿವೆ ಚಂದ್ರನು ಪೂರ್ಣಕಳೆಯಿಂದ ವಿರಾಜಿಸುತ್ತಿದ್ದಾನೆ ಕಾವೇರಿನದಿಯು ಬಂಡೆಗಳ ಮೇಲೆ ಶಬ್ದ ಮಾಡುತ್ತಾ ಹರಿಯುತ್ತಿದೆ ಪ್ರಕಾಶಮಾನವಾದ ಚಂದ್ರಕಿರಣಗಳು ನದೀ ಜಲದಲ್ಲಿ ಪ್ರತಿಬಿಂಬಿಸಿ ಜಲದೊಡನೆ ಜಲವಾಗಿ ಹರಿಯುತ್ತಿವೆ. ನದೀ ದಡದಲ್ಲಿ ಗೊಂಚಲುಗೊಂಚಲಾಗಿ ಬೆಳೆದಿರುವ ನೀಕಾಶಕೇಸರಗಳು ಪ್ರವಾಹದ ವೇಗಕ್ಕೆ ಬಗ್ಗಿ ನೀರಿಗೆ ತಗಲುತ್ತಿವೆ ಪುನಃ ಗಾಳಿಗೆ ಎದ್ದು ಮೇಲಕ್ಕೆ ತಲೆ ಎತ್ತುತ್ತಿವೆ ಈ ಮನೋ ಹರವಾದ ರಾತ್ರಿಯಲ್ಲಿ ಶ್ರೀರಂಗಪಟ್ಟಣದ ದರಿಯಾದೌಲತ್ತಿನ ಹಿಂದುಗಡೆ ಪಾನಟಿಗೆ ಗಳ ಮೇಲೆ ಇಬ್ಬರು ಕುಳಿತು ಮಾತನಾಡುತ್ತಿದ್ದರು ಟಿಪ್ಪೊಸುಲ್ತಾನನು ತನ್ನ ಆಪ್ತ ಮಿತ್ರನಾದ ಮಿರ್ಸಾದಕ್ ನೊಡನೆ ಮಾತನಾಡುತ್ತಿದ್ದಾನೆ ಅವರಿಬ್ಬರೂ ಬಹಳ ಹೊತ್ತು ಮಾತನಾಡುತ್ತಿದ್ದರು ಮಾತನಾಡುತ್ತಾ ಆಡುತ್ತಾ ನಗರದ ಮಾತು ಬಂತು. ಮಿರ್ಸಾದಕ್ ನು ನಗರದ ವೈಭವವನ್ನು ವರ್ಣಿಸಿದನು. ಇಯಜ್ಜಖಾನನ ಪರಾಕ್ರಮವನ್ನು ಹೊಗಳಿದನು. ನಗರದ ದರಿಯಾಬಾಗಿನ ಸೊಬಗನ್ನು ಬಣ್ಣಿಸಿದನು. ದರಿಯಾಬಾಗಿನಲ್ಲಿ ನಡೆಯುವ ದಾನಧರ್ಮಗಳನ್ನು ಸ್ತೋತ್ರಮಾಡಿದನು. ಪ್ರಸ್ತಾಪ

ಶೈಲನ ದೌಲತ್‌ರಾಣಿಯ ಹೆಸರನ್ನೆತ್ತಿದನು ಸಿದ್ಧಕನು ಮಾತಿನಲ್ಲಿ ಬಲು ಚತುರ ಎಲ್ಲವನ್ನೂ ತಾನೇ ಕಣ್ಣಾರ ಕಂಡಂತೆ ಮಾತನಾಡಿದನು

ಟಿಪ್ಪುವು ಅಪ್ರತಿಭನಾಗಿ “ಸಿದ್ಧಿ ಕನೇ! ದೌಲತ್ತಳನ್ನು ನೀನು ಕಂಡಿದ್ದೀಯಾ? ನಗರಕ್ಕೆ ಹೋಗಿ ಬಂದಿರುವೆಯಾ?” ಎಂದು ಕೇಳಿದನು

ಮಿರ್ಸಾದಕನು “ಜಹಾನಸಾ! ನಾನು ಸ್ವತಃ ನೋಡಿಲ್ಲ! ನನ್ನ ಹುಚ್ಚಿ ಸಾವಿತ್ರಿಯು ಹೋಗಿ ನೋಡಿ ಬಂದಿದ್ದಾಳೆ ಅವಳು ನಗರದ ವೈಭವವನ್ನು ಬಲು ಹೊಗಳುತ್ತಾಳೆ ದೌಲತ್‌ರಾಣಿಯಿಂದರೆ ರೂಪದ ಬನಿಯೆಂದು ಹೇಳುತ್ತಾಳೆ. ಅವಳ ದಾಸಧರ್ಮಗುಂ ದೇಗಲೆಲ್ಲಾ ಪ್ರಸಿದ್ಧಿ ಹೊಂದಿವೆ ಅಪಾರವಾದ ಐಶ್ವರ್ಯವಿದೆ ಅವಳು ಇಯಜ್‌ಖಾನನ ಉಪಪತ್ತಿಯೆಂದು ಜನರಾಡಿಕೊಳ್ಳುತ್ತಾರೆಂತೆ” ಎಂದನು

ಎಲ್ಲಿಯೋ ಅನ್ಯಮನಸ್ಸನಾಗಿದ್ದ ಟಿಪ್ಪುವು ಈ ಮಾತನ್ನು ಕೇಳುತ್ತಲೇ ರಸಿಕನಾಗಿ ಉದ್ವಿಗ್ನನಾಗಿ “ಛೇ! ಮುರ್ದಾಳೆ ದೌಲತ್ತಳು ಇಯಜ್‌ಖಾನನ ಉಪಪತ್ತಿಯಂತೆ! ಯಾರು ಹೇಳಿದರು ನಿನಗೆ? ವ್ಯಭಿಚಾರಬುದ್ಧಿಯ ತೊತ್ತಿನ ಎಗ ನಗನು! ನಿನಗೆ ಎಲ್ಲದರಲ್ಲಿಯೂ ವ್ಯಭಿಚಾರವೇ ಕಾಣುವುದು” ಎಂದನು

ಸಿದ್ಧಿ ಕನು ನಗುತ್ತಾ “ಹಾಗಾದರೆ ಖಾವಂದರವರು ದೌಲತ್‌ರಾಣಿಯವರನ್ನು ಬಲ್ಲಿರೆಂದು ತೋರುತ್ತದೆ” ಎಂದನು

“ಸಿದ್ಧಿ ಕಾ! ನಾನು ಬಲ್ಲೆ ಚೆನ್ನಾಗಿ ಬಲ್ಲೆ ದೌಲತ್ತಳು ನನ್ನವಳೆ ದೊಡ್ಡ ನವಾಬರು ನನ್ನ ಕೈಯಿಂದ ಕಿತ್ತು ಅವಳನ್ನು ನಗರದಲ್ಲಿ ನೆರೆಯಲ್ಲೆಟ್ಟಿದ್ದಾರೆ ಆ ಸೋನಾಮಹಲು ಆ ದೌಲತ್ತಳನ್ನು ಇಟ್ಟಿರುವ ಸ್ವರ್ಣಪಂಜರ! ಅವಳು ನನ್ನಲ್ಲಿ ಚರ ಪ್ರಣಯಿನಿ! ಅವಳು ನನ್ನನ್ನು ಪ್ರೇಮಮಾಡುತ್ತಾಳೆ ನಗರದ ನಜರುಗಳಲ್ಲಿ ಬಂದ ಅನರ್ಥವಾದ ರತ್ನಕರಾರಿಯು ದೌಲತ್ತಳು ಕಳುಹಿಸಿದ ಪ್ರೇಮದ ಅಭಿಜ್ಞಾನ ಅದನ್ನು ದೌಲತ್ತಳೇ ಕಳುಹಿಸಿದ್ದಾಳೆ ನಮ್ಮಿಬ್ಬರ ನಡುವೆ ಇಯಜ್‌ಖಾನನೊಬ್ಬನು ನವಾಬರ ವೇಮದಲ್ಲಿಯೂ ಅವನು ನನ್ನ ಪ್ರತಿದ್ವಂದ್ವಿ ಇಂದು ಈ ರಾಜ್ಯದಲ್ಲಿಯೂ ಅವನು ಪ್ರತಿಸ್ಪರ್ಧಿ! ದೌಲತ್ತಳ ವ್ರಣಯದಲ್ಲಿಯೂ ಸ್ವತ್ಯಾಕಾಂಕ್ಷಿ! ಇಯಜ್‌ಖಾನನನ್ನು ನಾಶಪಡಿಸಿದಲ್ಲದೆ ನನ್ನ ಮನಸ್ಸಿಗೆ ಶಾಂತಿಇಲ್ಲ ಈ ಅಂತರ್ವೇಷವನ್ನು ಹೇಳಿಕೊಳ್ಳುವುದಕ್ಕೂ ನನಗೆ ಯಾರೂ ಇಲ್ಲ ನೀನೊಬ್ಬನು ನನಗೆ ಪರಮಾಪ್ತ. ಇಯಜ್‌ಖಾನನೊಡನೆ ಪ್ರತ್ಯಕ್ಷ ಯುದ್ಧ ಹೂಡಿದರೆ ನನ್ನ ರಾಜ್ಯಕ್ಕೆ ಹಾನಿ ತಂತ್ರದಿಂದ ಅವನನ್ನು ಕೊಲ್ಲಿಸಬೇಕೆಂದು ಸಂಕಲ್ಪ ಮಾಡಿದ್ದೇನೆ ಆಗ ದೌಲತ್ತಳು ನನ್ನ ವಳೇ ಆಗುವಳು ನಗರವೂ ನಮ ದಾಗುವುದು ಈ ಅಖಂಡ ಮೈಸೂರು ರಾಜ್ಯವು ನನಗೇ ಉಳಿತಾಯವಾಗುವುದು. ಇದರಲ್ಲಿ ನನ್ನ ಸಹಾಯವು ಬಹಳವಾಗಿ ಬೇಕಾಗಿದೆ.

ಈ ದಿನ ನನ್ನ ಮನಸ್ಸಲ್ಲವನ್ನೂ ಬಿಚ್ಚಿ ಬಿಚ್ಚಿ ನಿನನ್ನೊಡನೆ ಹೇಳಿಬಿಟ್ಟಿದ್ದೇನೆ ಇಯಜ್ಜಾ ಖಾನನನ್ನು ನಾನು ಸಹಿಸಲಾರೆ ದೌಲತ್ತುಳ ವಿರಹವಂತೂ ನನ್ನನ್ನು ಸುಡುತ್ತಿದೆ. ಇದಕ್ಕೆಲ್ಲಾ ದೂಡ್ಡ ತಂತ್ರವನ್ನೇ ಹೂಡಬೇಕು ಶ್ರೇರಂಗಪಟ್ಟಣದಲ್ಲಿಯೂ ಇಯಜ್ಜಾ ಖಾನನ ಕಡೆಯವರು ಬಲು ಮಂದಿ ಇದ್ದಾರೆ ನಮ್ಮ ವರಬಾರಿನಲ್ಲಿ ಅವನ ಮಿತ್ರರು ಅನೇಕರಿದ್ದಾರೆ ಎಲ್ಲ ಕಲಸಗಳನ್ನೂ ಬಹಳ ಎಚ್ಚರಿಕೆಯಿಂದ ಮಾಡಬೇಕು" ಎಂದು ಹೇಳಿದನು.

ಮೀರ್ಸಾದಕನಿಗೆ ದೂಡ್ಡದೊಂದು ರಾಜ್ಯವೇ ಸಿಕ್ಕಿದ ಹಾಗಾಯಿತು ಈ ಕಾರ್ಯದಲ್ಲಿ ತನಗೆ ಅತುಲ ಸಂವತ್ತು ಕೈ ಸೇರುವುದೆಂದು ಅವನ ಆಶೆ ಸುಲ್ತಾನರ ವೈರಮುತ್ತು ತನ್ನ ಮೇಲೆ ಅತಿಶಯವಾಗುವುದೆಂದು ನಂಬಿಕೆ ಆದರಿಂದ ಸಿದ್ಧಿ ಕನು ಉತ್ತೇಜಿತನಾಗಿ ಸಮಯೋಚಿತವಾದ ಮಾತುಕತೆಗಳನ್ನಾಡಿ, ಸುಲ್ತಾನರ ಮನಸ್ಸನ್ನು ಮತ್ತೂ ಉತ್ತೇಜಕಗೊಳಿಸಿ ತನ್ನ ಕಾರ್ಯನಾಥನೆಗೆ ಬೀಜವಾಸ ಮಾಡಿ ಮನೆಗೆ ಹೊರಟನು.

ಪ್ರಭುಗಳಾದವರಿಗ ತಮಗೆ ಅತ್ಯಂತಪ್ರಿಯಕಾರ್ಯದಲ್ಲಿ ತಾವಾಗಿ ಮುಂದೆ ಬಂದು ಸಹಾಯಕರಾಗಿ ನಿಲುವವರಲ್ಲಿ ಪರಮ ಪ್ರೇಮ ! ಅದರಲ್ಲೂ ಮುಂದೆ ಕನು ಸುಲ್ತಾನರ ಗಲೆಯ ಅವರ ಸೆಂಟೈ ಗುಟ್ಟುಗಳನ್ನು ಒಲ್ಲವನು ಎಂಥಾ ರಹಸ್ಯವಾಗಲಿ, ಅವನಲ್ಲಿ ಬಿಚ್ಚಿ ಹೇಳಲು ನಾಚುತ್ತಿರಲಿಲ್ಲ ಸರಿಯಾದ ಕಾರ್ಯದಲ್ಲಿ ಸರಿಯಾದ ಜೊತೆ ಸೇರಿಸಹಾಗಾಯಿತು ಮೀರ್ಸಾದಕನು ಮನೆಗೆ ಹೋಗುತ್ತಾ ಯೋಚನ ಮಾಡುತ್ತಲೇ ಹೋದನು ಅವನಿಗೆ ಇಯಜ್ಜಾ ಖಾನನ ಪರಾಕ್ರಮವು ಚೆನ್ನಾಗಿ ಗೊತ್ತಿತ್ತು ಅವನನ್ನು ಕೊಲ್ಲುವ ಕಾರ್ಯವು ಉಲಭಸಾಧ್ಯವಲ್ಲವೆಂದು ಅವನಿಗೆ ತೋರಿತು ಆದರೆ ದೌಲತ್ತುಳನ್ನು ಕರೆತರುವ ಕಾರ್ಯವು ಬಲು ಸುಲಭವೆಂದು ಅವನು ಭಾವಿಸಿದನು ಟಿಪ್ಪೂರು ಸುಲ್ತಾನನಂಥಾ ರೂಪಪಂತನನ್ನೂ, ವೀರಾಗ್ರೇಸರನನ್ನೂ, ರಾಜಾಧಿರಾಜನನ್ನೂ ವರಿಸದವಳಾರು? ಅದೂ ಅಲ್ಲದೆ ಅವಳು ಶ್ರೇರಂಗಪಟ್ಟಣದ ಸುಲ್ತಾನನು ಪ್ರಣಯಭಿಕ್ಷೆಯನ್ನು ಬೇಡುವಾಗ ಯಾವ ನಾರೀ ಮಣಿಯು ತಾನೇ ಕಾರ್ಸಣ್ಯವನ್ನು ಮಾಡಿಯಾಳು? ಅದೂ ಅಲ್ಲದೆ ಅವಳು ಟಿಪ್ಪೂರು ಸುಲ್ತಾನನಿಗೆ ಪ್ರಿಯ ಮುದ್ರೆಯನ್ನು ಕಳುಹಿಸಿರುವಾಗ ಕಾರ್ಯವೆಲ್ಲವೂ ಕೈಗೂಡಿ ಗಂತಿಯೇ ಏನಾದರೊಂದು ತಂತ್ರದಿಂದ ದೌಲತ್ತುಳನ್ನು ನಗರದಿಂದ ಆಹುತರಿಸಿ ಕೊಂಡು ಬಂದುಬಿಟ್ಟರೆ ಸುಲ್ತಾನನು ತನಗೆ ಸರ್ಪವನ್ನೂ ಕೊಟ್ಟು ಬಿಡುತ್ತಾನೆ. ಇಯಜ್ಜಾ ಖಾನನನ್ನು ಕೊಲ್ಲುವ ಮಾತು! ನೋಡಿ ನೋಡೋಣ!!—ಎಂದುಕೊಂಡು ಮನೆಗೆ ಸೇರಿದನು.

ಮೈಸೂರಿನ ರಾಜಕೀಯ ಆಂದೋಲನಗಳು ಟಿಪ್ಪುಸುಲ್ತಾನನನ್ನು ದಾಲತ್‌ಳ ಆಲೋಚನೆಯಲ್ಲೇ ಮಗ್ನವಾಗಿರಲು ಬಿಡಲಿಲ್ಲ. ಆ ಮೈಸೂರಿನ ಹುಲಿಗೆ ಹೆಜ್ಜೆ ಹೆಜ್ಜೆಗೂ ಯುದ್ಧಗಳು ಕಾದಿವೆ ಆ ಶೂರನಿಗೆ ತನ್ನ ಮಾನಕೃಂತಲೂ ದೊಡ್ಡದು ಯಾವುದೂ ಇಲ್ಲ. ಒಂದು ಕಡೆ ಚಕ್ರಾಧಿಪತ್ಯವನ್ನು ಕಟ್ಟುವ ಆಶೆ ಮತ್ತೊಂದು ಕಡೆ ಶತ್ರುಗಳನ್ನು ಮಟ್ಟಹಾಕುವ ಹುರುಡು ಇನ್ನೊಂದು ಕಡೆ ಮೈಸೂರು ರಾಜ್ಯಾಡಳಿತವನ್ನು ಅಣಿಯಾಗಿ, ಅಚ್ಚುಕಟ್ಟುವಾಡುವ ಆಲೋಚನೆ! ಇಂಥಾ ಪ್ರಳಯಾಗ್ನಿ ಮಧ್ಯದಲ್ಲಿರುವ ವೀರನು ಕಾಮಿನಿಯ ವ್ಯಾಮೋಹದಲ್ಲಿ ಪ್ರಣಯ ಪ್ರಸಂಗದಲ್ಲಿ ಆತ್ಮಬುದ್ಧಿಗಳನ್ನು ಅರ್ಪಣವಾಡಿ ಕಾಮಾಂಧನಾಗಿರುವುದು ಅಸಂಭವ. ಶ್ರೀರಂಗ ಪಟ್ಟಣದ ಕೋಟೆಯನ್ನು ದುರಸ್ತು ಮಾಡಿಸಿ ಬಂದೋಬಸ್ತು ಮಾಡುವ ಕಾಂಗಾರಿಗೆ ಆರಂಭವಾಯಿತು ಸೈನ್ಯವನ್ನು ಬೆಳೆಸಿ ಶಿಸ್ತಿಗೆ ತರುವ ಕಾರ್ಯವಂತೂ ಮೊದಲಿನಿಂದಲೂ ನಡೆಯುತ್ತಲೇ ಇದೆ ಇದೇ ಸಮಯದಲ್ಲಿಯೇ ದೂಡ್ಡ ವ.ಶೀದಿಯ ಕೆಲಸಕ್ಕೂ ಆರಂಭವಾಯಿತು ಬೊಕ್ಕಸದಲ್ಲಿ ಧನಾಭಾವ! ಮಂತ್ರಿಗಳು ಆಲೋಚನೆಗೆ ತೊಡಗಿದರು ಆದರೆ ಸುಲ್ತಾನರು ಮಾತ್ರ ನಿರಾತಂಕವಾಗಿರುವಂತೆ ಕಾಣುತ್ತಿದ್ದರು ಅವರು ಹಾಗಿರುವಾಗ ಹಣದ ಆತಂಕವನ್ನು ಹೇಳಿ ಅವರ ಧೈರ್ಯವನ್ನು ಗೆಡಿಸುವ ಸಾಹಸವು ಯಾರಿಗೂ ಇರಲಿಲ್ಲ ಬೊಕ್ಕಸವು ಪೂರ್ತಿಯಾಗಿ ಬಂದದ್ದಾಗಿ ಹೋದಮೇಲೆ ಹಣಕ್ಕೆ ಹಾಹಾಕಾರ ಮಾಡುವುದು ರಾಜನೀತಿಯಲ್ಲ ಮಂತ್ರಿಗಳೆಲ್ಲಾ ಯೋಚನೆ ಮಾಡಿದರು ಸುಲ್ತಾನರಿಗೆ ತಿಳಿಸಿಯೇ ಬಿಡಬೇಕೆಂದು ತೀರ್ಮಾನ ಮಾಡಿದರು. ಮಾರನೆಯ ದಿನವೇ ಮಂತ್ರಿಗಳು ಸುಲ್ತಾನರ ಭೇಟಿಯನ್ನು ಕೇಳಿದರು ಸುಲ್ತಾನರು ಮಂತ್ರಿಗಳನ್ನು ಆದರದಿಂದ ಬರಮಾಡಿಕೊಂಡರು ಒಂದೊಂದಾಗಿ ರಾಜಕಾರ್ಯಗಳನ್ನೆಲ್ಲಾ ಮಾತನಾಡಿಯಾಯಿತು ಬೊಕ್ಕಸದ ಮಾತನ್ನೆತ್ತಲು ಯಾರಿಗೂ ಧೈರ್ಯವಿಲ್ಲ ಒಬ್ಬರ ಮುಖವನ್ನು ಒಬ್ಬರು ನೋಡತೊಡಗಿದರು ಟಿಪ್ಪುಸುಲ್ತಾನನು ಇಂಗಿತವನ್ನೆರಿತು “ನೀವೆಲ್ಲಾ ಏನೋ ಒಂದು ಮಂತ್ರಾಲೋಚನೆಯನ್ನು ಮಾಡಿಕೊಂಡು ಬಂದಿದ್ದೀರಿ. ಹೇಳಲು ಹಿಂಜರಿಯುತ್ತಿದ್ದೀರಿ ಕಾರಣವೇನು? ಬೇಕಾದ್ದನ್ನು ತಿಳಿಸಬಹುದು” ಎಂದನು

ಆಗ ಮಂತ್ರಿ ಪೂರ್ಣಯ್ಯನವರೆದ್ದು ಕೈಮುಗಿದು ವಿನಯದಿಂದ “ಖಾವಿಂದಾ! ಕೆಲಸಗಳೆಲ್ಲಾ ಭರದಿಂದ ನಡೆಯುತ್ತಿವೆ. ಬೊಕ್ಕಸದಲ್ಲಿ ಹಣವು ಮುಗಿಯುತ್ತಾ ಬಂದಿದೆ ಎರಡೇ-ಎರಡು ಲಕ್ಷರೂಪಾಯಿಗಳು ಮಾತ್ರವೇ ಇದೆ ಇಂಥಾ ಸ್ಥಿತಿಯಲ್ಲಿ ರಾಜ್ಯಭಾರ ನಡೆಯುವುದು ಕಷ್ಟ. ಇದನ್ನು ಹುಜೂರಿಗೆ ಅರಿಕೆ ಮಾಡಲು ಹಿಂತೆಗೆಯುತ್ತಿದ್ದೇವೆ” ಎಂದು ಹೇಳಿದರು

ಸುಲ್ತಾನರು “ನೀವು ಹೇಳುವುದು ಯುಕ್ತವಾಗಿದ ಬೋಕ್ಕಸದಲ್ಲಿ ಹಣವಿರ ದಿದ್ದರೂ ರಾಜ್ಯದಲ್ಲಿ ಧನವಿದೆ ಭಯಪಡುವಕಾರಣವಿಲ್ಲ ಆಯಾ ಪರಗಣಗಳಿಗೆ ಅನುಗುಣವಾಗಿ ಹಣವನ್ನು ಕಳುಹಿಸಬೇಕೆಂದು ರಾಯಸಗಳನ್ನು ಬರೆಸಿರಿ ಮದ್ದ ಗಿರಿಗೆ, ಚಿತ್ರದುರ್ಗಕ್ಕೆ ಒಬ್ಬೊಬ್ಬ ಸೇನಾಧಿಪತಿಗಳೇ ಹೋಗಬರಲಿ ಅವೆರಡು ದುರ್ಗಾಧೀಶರಿಗೂ ಹತ್ತು ಹತ್ತು ಲಕ್ಷರೂಪಾಯಿ ಕೊಡುವ ಶಕ್ತಿ ಎದೆ ನಗರದ ಸೀಮೆಯಂತೂ ನಮ್ಮದೇ ಇದೆ ನಗರದ ನವಾಬರು ಮನಸ್ಸು ಮಾಡಿದರೆ ಒಂದು ಕೋಟಿರೂಪಾಯಿಗಳ ದ್ರವ್ಯ ಸಹಾಯವನ್ನು ಸುಲಭವಾಗಿ ಮಾಡಬಹುದು ಮಲ ತೀಮೆಯ ಪಾಳೆಯಗಾರರಿಂದ ನಾವು ಇದುವರೆಗೂ ಕಷ್ಟಕಾಣಿಕೆಯನ್ನು ಎತ್ತಲೇ ಇಲ್ಲ. ಪ್ರತಿಯೊಬ್ಬ ಪಾಳೆಯಗಾರನೂ ಪಾಳೆಯಪಟ್ಟಿನ ಶಕ್ತಿಗನುಗುಣವಾಗಿ ಕಾಣಿಕೆ ಯನ್ನು ಒಪ್ಪಿಸಬೇಕೆಂದು ರಾಯಸವನ್ನು ಕಳುಹಿಸತಕ್ಕದ್ದು ಇದರಿಂದ ನಮ್ಮ ಭಂಡಾರವು ತುಂಬುತ್ತದೆ ಆದರೆ ಅಲ್ಲಿಗೇ ತೃಪ್ತರಾಗುವಂತಿಲ್ಲ. ನಮಗೆ ಒಂದರ ಮೇಲೊಂದು ಯುದ್ಧವು ಒದಗುವ ಸಂಭವವುಂಟು ಮೈಸೂರಿನ ಅಖಂಡ ಸಾಮ್ರಾ ಜ್ಯವು ಸ್ಥಾಪಿತವಾಗುವವರೆಗೆ ಮೈಸೂರಿನ ಬೋಕ್ಕಸದಲ್ಲಿ ಕನಕವರ್ಷವಾಗಬೇಕು ಅದಕ್ಕಾಗಿ ಇಂದಿನಿಂದ ಸಾಮ್ರಾಜ್ಯಸ್ಥಾಪನೆಯಾಗುವವರೆಗೆ ಪ್ರತಿಯೊಬ್ಬ ಸುಬೇ ದಾರರೂ, ನಾಡುಗೌಡರೂ, ದುರ್ಗದ ನವಾಬರುಗಳೂ, ಪಾಳೆಯಗಾರರೂ ಯುದ್ಧದ ಕಷ್ಟವನ್ನು ವರ್ಷಂಪ್ರತಿ ತಂದೊಪ್ಪಿಸಬೇಕು ಮೈಸೂರು ರಾಜ್ಯದಲ್ಲಿ ಸಂದರ್ಭ ಒದಗಿದರೆ, ಪ್ರಜೆಗಳಲ್ಲಿರುವ ನವನಿಧಿಗಳನ್ನೂ ರಾಜಭಂಡಾರಕ್ಕೆ ತೆಗೆದು ಕೊಳ್ಳುವ ಸಿದ್ಧತೆಯನ್ನು ಪ್ರತಿಯೊಂದು ಕಡೆಯ ಅಧಿಕಾರಿಗಳೂ ಮಾಡಿಕೊಂಡಿರ ತಕ್ಕದ್ದು” ಹೀಗೆ ಸುಲ್ತಾನರು ಶರವರ್ಷದಂತೆ ಅಧಿಕಾರವಾಣಿಯಿಂದ ಆಜ್ಞೆ ಮಾಡಿ ದರು

ಆಗ ಸುಲ್ತಾನರ ಮುಖಮುದ್ರೆಯನ್ನು ನೋಡಿದರೆ, ಆ ಆಜ್ಞೆಯ ಯುಕ್ತಾ ಯುಕ್ತತೆಯನ್ನು ಮಂತ್ರಿಗಳು ಹೇಳಲೇಕೂಡದೆಂಬ ಕ್ರೌರ್ಯವು ಎದ್ದು ಕಾಣುತ್ತಿತ್ತು. ಮಂತ್ರಿಗಳೆಲ್ಲಾ ಆಜ್ಞೆ ಪಡೆದು ಹೊರಟುಹೋದರು

ಈ ಧನಸಂಗ್ರಹ ಮಾರ್ಗವು ಮಂತ್ರಿಗಳಲ್ಲಿ ಒಬ್ಬರಿಗಾದರೂ ಒಪ್ಪಿಗೆಯಿಲ್ಲ. ಟಿಪ್ಪಣ್ಣ ಸುಲ್ತಾನರ ಧೂರ್ತಸ್ವಭಾವದಲ್ಲಿ ಅದಕ್ಕೆ ಪ್ರತಿ ಹೇಳಿ ಸಾರ್ಥಕವಿಲ್ಲ ಟಿಪ್ಪಣ್ಣ ಸುಲ್ತಾನರ ತಪ್ಪುಗಳನ್ನು ಖಂಡಿಸಿ ಹೇಳುವ ಧೈರ್ಯವಿರುವುದು ಬಡಾಫಕೀರರೊಬ್ಬರಿಗೆ! ಅವರು ಮಕ್ಕಾಯಾತ್ರಿಗೆ ಹೊರಟು ಹೋಗಿದ್ದಾರೆ ಹೇಳುವವರಾರು? ಆದೂ ಪೂರ್ಣಯ್ಯನವರೂ, ಮಹಮದ್ ಖಾನ್ ರೂ ಧೈರ್ಯಮಾಡಿ ಆದಿನ ರಾತ್ರಿ ಅಂತರಂಗ

ದಲ್ಲಿ ಸುಲ್ತಾನರ ಭೇಟಿಮಾಡಿದರು ಅವರ ಭೇಟಿಯ ಅಂತರಂಗವನ್ನು ಸುಲ್ತಾನನು ನೋದಲೇ ತಿಳಿದಿದ್ದನು ಆದರೂ ಆದರದಿಂದ ಎದುರುಗೊಂಡು ಅವರನ್ನು ಆಸನ ದಲ್ಲಿ ಕುಳ್ಳಿರಿಸಿ ತಾನೂ ಕುಳಿತುಕೊಂಡನು ಅವರು ಬಂದಿರುವ ಕಾರ್ಯವನ್ನು ವಿಚಾರಿಸಿದನು ಅವರು ಈಗ ಸುಲ್ತಾನರು ಆಲೋಚಿಸಿರುವ ಧನಾಕರ್ಷಣೆಯ ಮಾರ್ಗವು ಯೋಗ್ಯವಾದುದಲ್ಲವೆಂದೂ ಅದರಿಂದ ಪ್ರಜಾಕ್ಷೋಭೆಯಾಗುವುದೆಂದೂ ರಾಜ್ಯಕ್ಕೆ ಅಸಾಯ ತಟ್ಟುವುದೆಂದೂ ತಿಳಿಸಿದರು

ಟಿಪ್ಪುಸುಲ್ತಾನರು ನಸುನಗುತ್ತಾ “ಮಂತ್ರಿಗಳೇ, ದಿನಾನರೇ! ತಮ್ಮ ಗಾಬರಿಯು ನಿರಾಧಾರವಾದದು. ನಾವು ಪ್ರಜೆಗಳ ಸರ್ವಸ್ವಾಪಹಾರ ಮಾಡುತ್ತಿಲ್ಲ ಸಾಮ್ರಾಜ್ಯವನ್ನು ಕಟ್ಟುವಾಗ ರಾಜ್ಯದಲ್ಲಿರುವ ಹಣವನ್ನು ಋರ್ಜಮಾಡಲೇ ಬೇಕು ನಾವು ಸಾಮ್ರಾಜ್ಯವನ್ನು ಸ್ಥಾಪಿಸುವುದು ನಮ್ಮ ಸ್ವಾರ್ಥಕ್ಕಾಗಿ ಅಲ್ಲ ಮೈಸೂರಿನ ಪ್ರತಿಯೊಬ್ಬ ಪ್ರಜೆಯ ಸುಖ, ಸ್ವಾತಂತ್ರ್ಯಗಳಿಗಾಗಿ ನಾವು ಸಾಮ್ರಾಜ್ಯವನ್ನು ಕಟ್ಟುತ್ತೇವೆ. ನಾವು ದುರ್ಗಾಧಿಪತಿಗಳಿಂದಾಗಲಿ, ಯಾವ ಪ್ರಜೆಯಿಂದಾಗಲಿ ಕವ್ವಕಾಣಿಕೆಯನ್ನು ತೆಗೆದುಕೊಂಡಿಲ್ಲ ಈಗ ಸಮಯ ಒದಗಿ ಬಂದಾಗ ಧನವನ್ನು ಅಪೇಕ್ಷಿಸುವುದು ರಾಜರ ಹಕ್ಕೇ ಆಗಿದ ನೀವುಗಳು ಮೂದಲಿಸಿದಲೂ ಈ ರಾಜ್ಯದ ಆಧಾರಸ್ತಂಭಗಳಂತಿದ್ದೀರಿ ನಿಮ್ಮ ಮಾತು ನನಗೆ ದೊಡ್ಡ ನವಾಬರ ಮಾತಿನ ಸಮಾನ ಈಗ ಧನಾರ್ಜನೆಗೆ ಸುಗಮವಾದ ಮಾರ್ಗವಿದ್ದರೆ ಹೇಳಿ ನಾನು ಅದಕ್ಕೆ ಒಪ್ಪಿಕೊಳ್ಳುತ್ತೇನೆ ದೊಡ್ಡನವಾಬರು ಸಂಪಾದಿಸುವ ಈ ರಾಜ್ಯವನ್ನು ಕಾಪಾಡಿಕೊಳ್ಳಬೇಕಾದರೆ ಧನಬೇಕು ಶತ್ರುಗಳನ್ನು ಜಯಿಸಬೇಕಾದರೆ ಲತುಲ ಧನಬೇಕು ಸಾಮ್ರಾಜ್ಯವನ್ನು ಕಟ್ಟಬೇಕಾದರೆ ಅವರ ಧನ ಬೇಕು! ಅದಕ್ಕೇನು ಮಾಡಬೇಕು ಹೇಳಿರಿ? ಮೈಸೂರು ರಾಜ್ಯವನ್ನು ಭದ್ರವಾಗಿ ಕಟ್ಟಬೇಕೆ? ಶತ್ರುಗಳಿಗೆ ಹರಿದು ಹಂಚಿ ಕೊಟ್ಟು ಬಿಡಬೇಕೆ? ಈ ಪ್ರಸಂಗದಲ್ಲಿ ಏನು ಮಾಡಬೇಕು? ಅಪ್ಪಣೆ ಕೊಡಿಸೋಣವಾಗಲಿ! ಇದರಿಂದ ಪ್ರಜಾಕ್ಷೋಭೆಯಾಗುತ್ತದೆಂದು ಹೇಳುತ್ತೀರಿ ಇದರಿಂದ ಕೊಂಚ ಅಸಮಾಧಾನವಾಗುತ್ತೆ ಕೊಂಚ ಕಷ್ಟವಾಗುತ್ತದೆ ಇದೆಲ್ಲಾ ಯುದ್ಧಗಳು ಪ್ರಾಪ್ತವಾದಾಗ, ರಾಜ್ಯವನ್ನು ಕಟ್ಟುವಾಗ ಸಂಭವಿಸತಕ್ಕವುಗಳೇ ಅದನ್ನೆಲ್ಲಾ ದರ್ಪದಿಂದ ಅಡಗಿಸಿ ಅಡಳಿತ ಮಾಡುವ ಸಾಮರ್ಥ್ಯವು ಅಧಿಕಾರಿಗಳಿಗರಬೇಕು ಅದನ್ನು ನೀವುಗಳು ನೋಡಿಕೊಳ್ಳಬೇಕು ಈ ಸಮಯದಲ್ಲಿ ಇದರ ಮಹತ್ವವನ್ನರಿತು ಪ್ರತಿಯೊಬ್ಬ ಅಧಿಕಾರಿಯೂ ನಮ್ಮ ಆಜ್ಞಾ ಪಾಲನ ಮಾಡುವನೆಂಬ ಭರವಸೆಯು ನನಗಿದೆ” ಎಂದು ಹೇಳಿದನು

ಮಂತ್ರಿಗಳಿಬ್ಬರೂ ಅವಾಕ್ಯಾಗಿ ಹೋದರು ಅವರು ಸುಲ್ತಾನನನ್ನು

ಬೀಳ್ಕೊಂಡು ಹೊರಟರು ಸುಲ್ತಾನನು ಬಹಳ ಆದರ ವಿಶ್ವಾಸಗಳಿಂದ ಅವರನ್ನು ಕಳುಹಿಸಿದನು ಮಂತ್ರಿಗಳಿಬ್ಬರೂ ಧೈರ್ಯಮಾಡಿ ನವಾಬರಿಗೆ ಬುದ್ಧಿ ಹೇಳಿದರು ನವಾಬರ ವಾಗ್ಧಾತನಲ್ಲಿ ಬೆರಗಾಗಿ ಮೌನ ಮುದ್ರೆಯನ್ನು ವಹಿಸಿ ಹೊರಟು ಬಂದರು. ಆದರೂ ಮನಸ್ಸಿಗೆ ಶಾಂತಿಯಾಗಲಿಲ್ಲ ಈ ಪ್ರಯತ್ನದಲ್ಲಿ ಪ್ರಜಾಪ್ರೋಭಿಯಾಗುತ್ತದೆಂದೂ, ನೈಸರ್ಗಿಕ ಶಕ್ತಿ ಸ್ವಲ್ಪವಿದ್ದಲ್ಲವೆಂದೂ ನಿರ್ಧರಮಾಡಿಕೊಂಡರು

ಅದೇ ದಿನವೇ ರಾಯಸದನದ ಅಜ್ಞಾಪತ್ರಗಳನ್ನು ಬರೆದು ಸಿದ್ಧಪಡಿಸಿದರು. ಖುದ್ದು ಸುಲ್ತಾನರವರೇ ಯಾವ ಯಾವ ಸ್ಥಳಗಳಿಗೆ ಯಾರು ಯಾರು ಹೋಗಬೇಕೆಂಬುದನ್ನು ಗೊತ್ತುಮಾಡಿ ಆ ಸರದಾರರುಗಳನ್ನೆಲ್ಲಾ ಸಮುಖಕ್ಕೆ ಕರೆಸಿಕೊಂಡು ಅಪ್ಪಣೆ ಇತ್ತು ಕನುಹಿಸಿದರು

ಟಿಪ್ಪುಸುಲ್ತಾನನ ಸಂಕಲ್ಪವು ಬಹು ದೃಢವಾದುದು ಬೊಕ್ಕಸದಲ್ಲಿ ಹಣವಿಲ್ಲವೆಂದು ಕೇಳಿದನು ತಕ್ಷಣವೇ ಹಣವನ್ನು ಶೇಖರಿಸುವ ಮಾರ್ಗವನ್ನು ಕಲ್ಪಿಸಿದನು ಅಜ್ಞಾಪತ್ರಗಳು ಹೊರಟವು ಸುವರ್ಣನದಿಯೇ ತನ್ನ ಭಂಡಾರಕ್ಕೆ ಹರಿದು ಬರುವಂತೆ ಭಾವಿಸಿದನು ತನ್ನ ಆಜ್ಞೆಯು ಅಪ್ರತಿಹತವಾದುದೆಂದು ಸುಲ್ತಾನನ ಸ್ವಲ್ಪಯು! ಆದರೆ ನಗರದ ವಿಚಾರದಲ್ಲಿ ಮಾತ್ರ ಸಂದೇಹ ಇಯಂಚ್ಛಾನನ ಮೇಲೆ ಈಗೊಂದು ತಪ್ಪು ಹೆಚ್ಚಿಸಬಹುದೆಂದು ಸುಲ್ತಾನನ ಹವಣಿಕೆ!

ರಾಯಸದನಕ್ಕೆ ಕರೆಸಿ ಇಯಂಚ್ಛಾನನಿಗೊಂದು ಪತ್ರ ಬರೆಸಿದನು. ದಿವಾನ್ ಮಹಮದ್ ಅಲಿಯವರೇ ನಗರಕ್ಕೆ ರಾಯಭಾರಿಗಳಾಗಿ ಹೋಗಬೇಕೆಂದು ಹುಕ್ಕುಂ ಆಯಿತು ಅವರ ಸಹಾಯಕ್ಕೆ ಮಿರ್ಸಾದಕನೂ ಹೋಗುವುದೆಂದು ಗೊತ್ತಾಯಿತು ಚತುರನಾದ ನಾದಕನು ಮಹಮದ್ ಖಾನರ ಪ್ರಿಯಶಿಷ್ಯನಾಗಿದ್ದನು ಸುಲ್ತಾನರವರು ಮಹಮದ್ ಖಾನರನ್ನು ಸಮುಖಕ್ಕೆ ಕರೆಸಿಕೊಂಡು, ನಗರದಿಂದ ಹೇಗಾದರೂ ಮಾಡಿ ಒಂದು ಕೋಟಿ ರೂಪಾಯಿಗಳನ್ನು ತರಬೇಕೆಂದು ಅಪ್ಪಣೆ ಮಾಡಿದರು

ಅದೇ ದಿನ ಮಿರ್ಸಾದಕನೂ ಅಂತರಂಗದಲ್ಲಿ ಸುಲ್ತಾನರ ಭೇಟಿಮಾಡಿದನು ಸುಲ್ತಾನನು ನಗರಕ್ಕೆ ಪ್ರಯಾಣಮಾಡುವ ಸ್ನೇಹಿತನನ್ನು ಬಹುವಾಗಿ ಗೌರವಿಸಿದನು. ಇವನು ದೌಲತಲಿಗೆ ಪ್ರಣಯ ಸಂದೇಶವನ್ನು ತೆಗೆದುಕೊಂಡು ಹೋಗುವ ಮೇಲೆ ರಾಜ. ಟಿಪ್ಪುವಿನ ಆನಂದಕ್ಕೆ ಪಾರವೇ ಇಲ್ಲ ದೌಲತಲಿನೇ ಸ್ವತ್ಯಕ್ಷ ನೋಡಿದಂತೆ! ಅವಳೊಡನೆಯೇ ಸಂಭಾಷಣೆ ಮಾಡುತ್ತಿರುವಂತೆ! ಅವಳಾಗಿ ನಗುತ್ತ ನಲಿಯುತ್ತಾ, ಬಂದು ತನನ್ನು ಆಲಂಗಿಸಿದಂತೆ! ಹೀಗೆ ಟಿಪ್ಪುವು ಜಾಗ್ರದವಸ್ಥೆಯಲ್ಲಿಯೇ ಸ್ವಪ್ನಗಳನ್ನು ಕಾಣುತ್ತಿದ್ದನು. ಅವನು ಎಷ್ಟೋ ಅಶಾಕಲ್ಪನೆಗಳನ್ನು ಕಟ್ಟಿ, ಅದ

ರಲ್ಲಿ ದೌಲತ್ತಳನ್ನು ಆವಾಹನೆಮಾಡಿ ಮನಸ್ಸಿನಲ್ಲಿಯೇ ಆರಾಧಿಸುತ್ತಿದ್ದನು ತನ್ನ ಮನಸ್ಸಿನಲ್ಲಿ ತುಂಬಿದ್ದ ಪ್ರೇಮದ ಪ್ರತಿಬಿಂಬದಂತೆ ಒಂದು ಪ್ರಣಯ ಪತ್ರವನ್ನು ಬರೆದು ಅದನ್ನು ದೌಲತ್ತಳಿಗೆ ತಲಪಿಸಬೇಕೆಂದು ಮಿರ್ಸಾದಕನ ಕೈಯಲ್ಲಿ ಕೊಟ್ಟನು ತಾನು ಈ ರಾಜ್ಯವೆಲ್ಲವನ್ನೂ ದೌಲತ್ತಳಿಗೆ ಒಪ್ಪಿಸಿ, ಜಹಂಗೀರನು ನೂರ್ಜಹಾಳನ್ನು ಓಲೈಸಿದಂತೆ ದೌಲತ್ತಳನ್ನು ಆರಾಧಿಸುವುದಾಗಿ ಹೇಳಿ ಕಳು ಹಿಸಿದನು ಹೈದರಾಲಿಯು ಯುವರಾಜ ಟಿಪ್ಪೂಸುಲ್ತಾನನಿಗೆ ಕೊಟ್ಟಿದ್ದ ಕತ್ತಿಯನ್ನು ಪ್ರಣಯ ಪಣವಾಗಿ ದೌಲತ್ತಳಿಗೆ ಕಳಿಸಿದನು ಹೇಗಾದರೂ ಮಾಡಿ, ಏನಾದರೂ ಉಪಾಯದಿಂದ ದೌಲತ್ತಳನ್ನು ಕರತಂದು ಬಿಟ್ಟರೆ ನಗರದ ನವಾಬಗಿರಿಯನ್ನೇ ಕೊಡುವುದಾಗಿ ಮಿರ್ಸಾದಕನಿಗೆ ಬೆನ್ನು ತಟ್ಟಿ ಹೇಳಿದನು ಹೀಗೆ ಸುಲ್ತಾನನ ಪೂರ್ಣ ಅನುಗ್ರಹವನ್ನು ಹೊಂದಿ ಮಿರ್ಸಾದಕನು ನಗರಕ್ಕೆ ಪ್ರಯಾಣೋನ್ಮುಖನಾದನು.

ಮಾರನೇ ದಿನ ಉಷಃಕಾಲದಲ್ಲಿಯೇ ಇಬ್ಬರು ರಾಯಭಾರಿಗಳು ರಾಜವೈಭವದಿಂದ ನಗರಕ್ಕೆ ಪ್ರಯಾಣ ಬೆಳೆಸಿದರು ಶ್ರೀರಂಗಪಟ್ಟಣವನ್ನು ಬಿಟ್ಟು ಹನ್ನೆರಡನೇ ದಿನ ನಗರವನ್ನು ಸೇರಿದರು ಒಂಟಿಯ ರಾಹುತರು ನಾಲ್ಕು ದಿನ ಮುಂಚೆಯೇ ಈ ರಾಯಭಾರಿಗಳ ಆಗಮನ ವಾರ್ತೆಯನ್ನು ನಗರಕ್ಕೆ ತಂದಿದ್ದರು ಅವರನ್ನು ಎದುರುಗೊಂಡು ಸತ್ಕರಿಸಲು ರಾಜಯೋಗ್ಯವಾದ ಏರ್ಪಾಡುಗಳು ನಗರದಲ್ಲಿ ಸಿದ್ಧವಾಗಿದ್ದುವು

ಆ ರಾಯಭಾರಿಗಳು ನಗರವನ್ನು ತಲಪಿದ ದಿನವೇ ಸಂಧ್ಯಾಕಾಲ ರಾಜಮಹಲಿನಲ್ಲಿ ನಗರದ ನವಾಬರ ಭೇಟಿ ಮಾಡಿದರು ಇಯಜ್‌ಖಾನರು ಅತ್ಯಂತ ಪ್ರೀತಿ ವಿಶ್ವಾಸಗಳಿಂದ ಆ ರಾಯಭಾರಿಗಳನ್ನು ಮಾತನಾಡಿಸಿದರು ಸುಲ್ತಾನರ ಯೋಗಕ್ಷೇಮವನ್ನು ವಿಚಾರಿಸಿದರು ಪರಸ್ಪರ ಕುಶಲಪ್ರಶ್ನೆಗಳಾದ ಮೇಲೆ ದಿವಾನ್ ಮಹಮದ್‌ಖಾನರು ತಾವು ಬಂದ ವಿಷಯವನ್ನು ಪ್ರಸ್ತಾಪಿಸಿದರು. ಟಿಪ್ಪೂಸುಲ್ತಾನರ ಪತ್ರವನ್ನು ನವಾಬರಿಗೆ ಒಪ್ಪಿಸಿದರು ಓದಿ ನೋಡಿ ತಲೆದೂಗಿದರು. ಕೋಟಿ ರೂಪಾಯಿಗಳು! ಒಂದು ಕೋಟಿ ರೂಪಾಯಿಗಳು ನಗರದ ಹತ್ತು ವರ್ಷಗಳ ರಾಜಾದಾಯ ಪುನಃ ಆ ರಾಯವನ್ನು ಗಟ್ಟಿಯಾಗಿ ಓದಲಾರಂಭಿದರು.

“ಪ್ರಿಯ ನಗರದ ನವಾಬರೇ!

ನಾವು ಸುಖದಿಂದ ಇದ್ದೇವೆ ತಮ್ಮ ಕ್ಷೇಮವನ್ನು ಕೋರುತ್ತೇವೆ ದೊಡ್ಡ ನವಾಬರ ಆಶೀರ್ವಾದವು ನಮ್ಮೆಲ್ಲರಿಗೂ ಸಮಾನ ಮೈಸೂರಿನ ದೊಡ್ಡ ಸ್ವಿಕೆಯು ನಮ್ಮೆಲ್ಲರಿಗೂ ಸೇರಿದ್ದು ದೊಡ್ಡ ನವಾಬರು ವಿಸ್ತರಿಸಿದ ರಾಜ್ಯವನ್ನು ಕಟ್ಟಿ ಕಾಪಾಡಬೇಕು. ಮೈಸೂರಿಗೆ ನಾಲ್ಕು ಕಡೆಯೂ ಶತ್ರುಗಳ ಬಾಧೆ ಅದಕ್ಕಾಗಿ ಬಲವಾದ

ಸೈನ್ಯವನ್ನು ಕಟ್ಟಬೇಕು ಶ್ರೀರಂಗಪಟ್ಟಣವು ನಮ್ಮ ಚಕ್ರಾಧಿಪತ್ಯದ ರಾಜಧಾನಿ. ಅದರ ಕೋಟೆಯು ಅಭೂತಪೂರ್ವವಾದುದು. ಆ ಕಾರ್ಯವನ್ನು ಕೈಗೊಳ್ಳಲಾಗಿದೆ ಶ್ರೀರಂಗಪಟ್ಟಣದಲ್ಲಿ ದೊಡ್ಡ ಮಶೀದಿಯನ್ನು ಕಟ್ಟುತ್ತಾ ಇರುವ ಸಮಾಚಾರವು ತಮಗೆ ತಿಳಿದೇ ಇರಬಹುದು ಇಂಥಾ ದೊಡ್ಡ ಮಹಮ್ಮದೀಯ ರಾಜ್ಯದಲ್ಲಿ ನಮ್ಮ ಗೌರವ ಅಭಿಮಾನಗಳಿಗೆ ತಕ್ಕಂಥಾ ಮಶೀದಿ ಇಲ್ಲದಿರುವುದು ನಮ್ಮ ರಾಜ್ಯಕ್ಕೆ ಕಳಂಕಪ್ರಾಯವಾದುದು ಮೈಸೂರಿನಲ್ಲಿ ಮುಸಲ್ಮಾನ್ ರಾಜ್ಯವು ಸ್ಥಾಪಿಸುವುದಕ್ಕೆ ದೊಡ್ಡ ಮಶೀದಿಯೇ ಗುರ್ತು! ಅದು ಮುಸಲ್ಮಾನ್ ಜನಾಂಗದ ದೃಷ್ಟಿಯೆಲ್ಲವನ ಆಕರ್ಷಿಸುತ್ತದೆ ಈ ದೊಡ್ಡ ದೊಡ್ಡ ಕಾರ್ಯಗಳಿಗೆ ತಮ್ಮ ಸಹಾಯವು ಆ ವಾಗಿದೆ ಅಲ್ಲಿಂದ ಒಂದು ಕೋಟಿ ರೂಪಾಯಿಗಳನ್ನು ಕಳುಹಿಸಬೇಕೆಂದು ಕಲ್ಪಿಸಿದೆ ಈ ಸಮಯದಲ್ಲಿ ಮೈಸೂರಿನ ಗೌರವವು ನಮ್ಮೆಲ್ಲರಿಗೂ ಸೇರಿದೊಡ್ಡ ನವಾಬರ ಪ್ರಿಯ ಪುತ್ರರಲ್ಲಿ ವಿಶೇಷ ಆರಿಕೆ ಮಾಡುವುದೇನಿದೆ.

ತಮ್ಮ ಸಹೋದರ

ಟಿಪ್ಪು ಸುಲ್ತಾನ್.

ಕಾಗದವನ್ನು ಪುನಃ ಒಂದು ಬಾರಿ ಓದಿದನು ದಿವಾನ್ ಮಹಮ್ಮದ್ ಖಾನರ ಕಡೆ ತಿರುಗಿ ನೋಡಿದನು

ದಿವಾನ್—ಖಾನರು ಪತ್ರವನ್ನು ಪರಾಂಬರಿಸೋಣವಾಯಿತಷ್ಟೆ!

ಇಯಜ್ ಖಾನ್—ಪೂಜ್ಯ ದಿವಾನ್ ಸಾಹೇಬರೇ! ಈ ರಾಯಸವು ಬಲು ವಿಶ್ವಾಸ ಪೂರ್ವಕವಾದದ್ದು ಮೈಸೂರಿನ ಆಧಾರಸ್ತಂಭದಂತಿರುವ ತಾವು ಈ ಕಾರ್ಯಕ್ಕೆ ಋದ್ಧು ದಯಮಾಡಿಸೋಣವಾಗಿದೆ ಈ ನಗರವು ನವಾಬರ ರಾಜ್ಯ! ನಾನು ರಾಜ ಕರ್ಮಚಾರಿ! ಅವರ ಆಜ್ಞೆಯನ್ನು ಶಿರಸಾ ವಹಿಸಿ ನಡೆಯುವುದು ನಮ್ಮೆಲ್ಲರ ಕರ್ತವ್ಯ. ಆದರೂ, ಸಾಧ್ಯಾಸಾಧ್ಯತೆಯನ್ನು ಯುಕ್ತ-ಯುಕ್ತತೆಯನ್ನೂ ಪರಿಶೀಲಿಸಬೇಕು. ಆಲೋಚನೆಮಾಡಿ ನಾಳೆ ಸಂಧ್ಯಾಕಾಲದೊಳಗಾಗಿ ಸಮುತ್ತರವನ್ನು ಕೊಡುತ್ತೇನೆ.

ದಿವಾನ್ — ಅಪ್ಪಣೆ

ರಾಯಭಾರಿಗಳೆಲ್ಲರೂ ಬೀಳ್ಕೊಂಡು ಬಿಡಾರಕ್ಕೆ ತೆರಳಿದರು ಆ ಬಿಡಾರದಲ್ಲಿ ದಿವಾನರೂ, ಮಿರ್ ಸಾದಕನೂ ಸುಖಾಸನಗಳಲ್ಲಿ ಎದುರುಬದರಾಗಿ ಕುಳಿತಿದ್ದಾರೆ.

ಮಿರ್—ದಿವಾನ್ ಸಾಹೇಬರೇ! ಇಂದಿನ ರಾಯಭಾರವು ತಮಗೆ ಹೇಗೆ ಕಾಣುತ್ತದೆ ?

ದಿವಾನ್ :—ಅಷ್ಟೇನೂ ಸುಮುಖವಾಗಿ ತೋರಲಿಲ್ಲ !

ಮಿರ್ :—ನಗರದ ನವಾಬರು ಬಹಳ ಗೌರವವನ್ನು ತೋರಿದರು. ಸುಲ್ತಾನ್

ನರ ವಿಷಯದಲ್ಲಿ ಹಚ್ಚು ಮನ್ನಣೆಯನ್ನು ಕೋರಿದರು ಆದರ ಹಣದ ವಿಷಯದಲ್ಲಿ ಅಷ್ಟು ಭರವಸೆಯು ತೋರುವುದಿಲ್ಲ

ದಿವಾನ್ — ಭರವಸೆ ಏನು ಇಲ್ಲ ಎಂದೇ ಉತ್ತರ ಬರಬಹುದು

ಮಿರ್ — ಈ ಕಾರ್ಯಕ್ಕೆ ತಾವೇ ಬುದ್ಧಿ ದಯಮಾಡಿ, ವಿಫಲವಾದ ತಮ್ಮ ಗೌರವಕ್ಕೆ ಸ್ವಲ್ಪ ಕುಂದಕವಲ್ಲವೇ ?

ದಿವಾನ್, — ನನ್ನ ಗೌರವದ ಮಾತು ಹಾಗಿರಲಿ ! ನಾವು ಬಂದ ಕಾರ್ಯವು 'ಫಲವಾಗಿದ್ದರೆ ಸುಲ್ತಾನರ ಆಗ್ರಹವು ಬಂದೇ ಬರುವುದು ನಗರದ ನವಾಬ 'ನ ನಮ್ಮ ಸುಲ್ತಾನರಿಗೂ ಬಲವಾದ ವಿರೋಧವು ಆರಂಭಿಸಿದಂತೆಯೇ ಸರಿ'

ಮಿರ್ -- ಸುಲ್ತಾನರಿಗೆ ಆಗ್ರಹ ಬಂದರೆ ಅವರ ವಿರೋಧವನ್ನು ಕಟ್ಟಿ ಂಡರೆ ನಗರದ ನವಾಬಿಗಿಯು ಉಳಿದೀತೆ ? ಇಯ್ಯೂನರ ಪಾಡೇನು ?

ದಿವಾನ್ :— ಅದು ಅಷ್ಟು ಹಗುರವಾದ ಮಾತಲ್ಲ ಇದು ಖಾನಸೂ, ಸುಲ್ತಾನ ಸಮ-ಸಮ ಪರಾಕ್ರಮಿಗಳು !

ಮಿರ್ — ಇಬ್ಬರೂ ಸಮ-ಸಮ ಪರಾಕ್ರಮಿಗಳಾದರೆ ಮೈಸೂರಿಗೆ ಇಬ್ಬರೂ ರಾಜರಾದಂತೆಯೇ ಸರಿ !

ದಿವಾನ್ — ಹಾಗಲ್ಲ ಇಯ್ಯೂನರಿಗೆ ದೊಡ್ಡ ನವಾಬರಲ್ಲಿ ಪರಮ ಭಕ್ತಿ ! ಮೈಸೂರು ರಾಜ್ಯದಲ್ಲಿ ಅಭಿಮಾನ ಆದರಂದ ಟಿಪ್ಪು ಸುಲ್ತಾನರಲ್ಲಿ ಅವರು ತನ್ನ ನಡೆದಾರೆಂಬ ಭರವಸೆ ಇದೆ

ಮಿರ್ — ಈಗ ಆ ಭಕ್ತಿ ವಿಶ್ವಾಸಗಳನ್ನು ತೋರಿದಾಗ ತೋರಬಹುದಷ್ಟೆ !

ದಿವಾನ್ — ಆದೂ ಒಂದು ಅಲೋಚನೆ ಅದರಿಂದ ನಮ್ಮ ಕಾರ್ಯಸಿದ್ಧಿಯಾಗಲಾರಾ ಆಗಬಹುದು !

ಆ ಮಾತು ಅಲ್ಲಿಗೆ ನಿಂತಿತು

ಮಿರ್ ಸಾದಕನು ಮಹಮದ್ ಅಲಿಯವರ ಪ್ರಿಯ ಶಿಷ್ಯ. ಅವರ ಸ್ನೇಹಿತನೆಂದು ಹೇಳಿಕೊಳ್ಳುವಷ್ಟು ವಿಶ್ವಾಸಕ್ಕೆ ವಾತ್ರನಾಗಿದ್ದನು ಉದಾರಿಯಾದ ಮಹಮದಾಲಿಯವರು, ಮಿರ್ ಸಾದಕನಿಗೆ ಬಹಳ ಸಹಾಯಮಾಡಿರು ದೊಡ್ಡ ನವಾಬರಿಗೆ ಅವನ ಮೇಲೆ ಬಹಳ ಅಸಮಾಧಾನವಿತ್ತು. ಅವನು ಚಿಕ್ಕಂದಿನಿಂದ ಟಿಪ್ಪು ಸುಲ್ತಾನರ ಸ್ನೇಹಿತ ಓಗ್ಗುವನ್ನು ದುರ್ಮಾರ್ಗಕ್ಕೆ ಎಳೆಯುವ ಘಾತುಕನೆಂದು ದೊಡ್ಡ ನವಾಬರಿಗೆ ಇವನನ್ನು ಕಂಡರಾಗದು ಮಹಮದಾಲಿಯವರಿಗೆ ಅವನು ಚಿಕ್ಕಂದಿನಿಂದಲೂ ಬುದ್ಧಿವಂತನೆಂದೂ, ಇವನ ಮೇಲೆ ಒಂದು ವಿಧವಾದ ವಿಶ್ವಾಸ ದೊಡ್ಡ ನವಾಬರಿಗೆ ಇವನ ಮೇಲೆ ಆಗ್ರಹ ಬಂದಾಗಲೆಲ್ಲಾ ಮಹಮದಾಲಿಯವರ ಮರೆಯಲಿಲ್ಲವೇ ಇವನು ಪಾರಾಗುತ್ತಿದ್ದನು ಕೊನೆಗೂ ಒಂದು ದಿನ ಮಿರ್ ಸಾದಕನು

ಒಬ್ಬ ಹಿಂದೂ ಸ್ತ್ರೀಯನ್ನು ಅಪಹಾರಮಾಡಿವುದನ್ನು ದೊಡ್ಡ ನವಾಬರು ಅರಿತು ಅವನನ್ನು ಆಮರಣಾಂತ ಸೆರೆಯಲ್ಲಿಟ್ಟರು ಆಗ ಅವನನ್ನು ಂರೂ ಉದ್ಧಾರ ಮಾಡಲಾರದೇ ಹೋದರು ನವಾಬರು ಕಾಲವಾದ ಮೇಲೆ ಮಹಮದಾಲಿಯವರೇ ಅವನನ್ನು ಬಿಡುಗಡೆ ಮಾಡಿಸಿದರು ಈಗ ಮಿರ್ ಸಾದಕನು ಒಂದು ಕಡೆ ಸುಲ್ತಾನರ ನನ್ನು ಸಚಿವ ಮತ್ತೊಂದು ಕಡೆ ದಿವಾನರ ಮುಖ್ಯ ಶಿಷ್ಯ ಅವನ ಹಳೆಯ ದೋಷಗಳಲ್ಲಾ ಮಾಯವಾಗಿ ಎಲ್ಲರ ಗೌರವಕ್ಕೂ ಅವನು ಪಾತ್ರನಾಗಿದ್ದಾನೆ ವಾಚಕರಿಗ ಅವನ ಗೌರವ ಇಷ್ಟೇ ಸಾಕು ದಿವಾನ್ ಮಹಮದಾಲಿಯು ಒಂದು ಮುಂಗೋಪಿ ಆವರಣವನ್ನು ಮಾಡುವಾಗ ಮಿರ್ ಸಾದಕನು ಬಲು ಜಾಗರೂಕನಾಗಿರುತ್ತಿದ್ದನು ಮಹಮದಾಲಿಯು ಸರಸಿಯಲ್ಲ, ರಸಿಕನಲ್ಲ ಅವನಲ್ಲಿ ರಾಜ್ಯಕಾರ್ಯವನ್ನು ಧಾರಾಳವಾಗಿ ಮಾಡುವುದು ಅವನದು ಗುಪ್ತಮಂತ್ರ! ಬಾಯಿಯಲ್ಲಿ ಹೆಚ್ಚು ಮಾತನಾಡುವವನಲ್ಲ ಲೆಖ್ವಾಚಾರವಾಗಿ ತವಕವಾಗಿ ಒಂದೆರಡು ಮಾತು!

ಅವನು ಯುದ್ಧದ ವೀರರ ಕಥೆಗಳನ್ನು ಯಾವಾಗಲೂ ಮಾತನಾಡುತ್ತಾನೆ. ಅದರಲ್ಲಿ ಮಿರ್ ಸಾದಕನಿಗೆ ರುಚಿ ಇಲ್ಲ. ಮಹಮದಾಲಿಯದು ಯಾವಾಗಲೂ ದೇವರ ಮಾತು! ಫಕೀರರಸೂತು, ವಿರಕ್ತರ ಮಾತು! ಅವನಿಗಿರುವ ದಿವಾನ್ ಪದವಿ, ಅವನ ರಣೋತ್ಸಾಹ ಇವುಗಳನ್ನು ಕ್ಷಣಹೊತ್ತು ಮರೆತುಬಿಟ್ಟರೆ ಮಹಮದಾಲಿಯನ್ನು ಸಾಧ್ಯ, ಫಕೀರನೆಂದೇ ಹೇಳಬಿಡಬಹುದು ಈ ಮಾರ್ಗವೆಲ್ಲಾ ಮಿರ್ ಸಾದಕನಿಗೆ ನೀರಸ! ಮಹಮದಾಲಿಯವರ ಮುಖದಾಕ್ಷಿಣ್ಯಕ್ಕಾಗಿ ಅವರ ಮೆಚ್ಚಿಕೆಗಾಗಿ ಆಗಾಗ ಅವರಲ್ಲಿ ಆ ಮಾತುಗಳನ್ನು ಆಡುತ್ತಾನೆ ಅದರಲ್ಲಿಯೂ ಅವನ ಬುದ್ಧಿಯನ್ನು ಗೋಡಿ ದಿವಾನ್‌ರವರು ಆಶ್ಚರ್ಯಪಡುತ್ತಾರೆ ಅವನಿಗೂ ಮತದ ಭಾವನೆಯುಂಟು ಪ್ರಜೆಗಳೆಲ್ಲರೂ ಮುಸಲ್ಮಾನರೇ ಆಗಬೇಕು ಹಿಂದೂಸ್ಥಾನದಲ್ಲೆಲ್ಲಾ ಮಹಮ್ಮದೀಯ ರಾಜ್ಯವೇ ಇರಬೇಕು ದೇಶದಲ್ಲೆಲ್ಲಾ ಮತೀದಿಯ ಗುಂಬಚ್ಚುಗಳು ಮೆರೆಯಬೇಕು. ಹಿಂದೂ ದೇವಾಲಯಗಳನ್ನೆಲ್ಲಾ ಬುಡಮಟ್ಟ ಕಿತ್ತೊಗೆಯಬೇಕು ಹಿಂದೂಗಳು ಮುಸಲ್ಮಾನರ ಗುಲಾಮರಾಗಿರಬೇಕು “ಇದೇ ಅಲ್ಲಾವಿನ ಆಜ್ಞೆ” ಎಂದು ಅವನ ಮಾತು! ಮಾತಿಗೆ ಮಾತು ಬಂದು ಮತದ ಮಾತು ಬೆಳೆದಾಗ ಇವರಿಬ್ಬರ ಭಾವಗಳು ಮಾತುಗಳಾಗಿ ಹೊರಟು ಘರ್ಷಣವಾಗಿ ದಕ್ಷಿಣೋತ್ತರ ಧ್ರುವಗಳಷ್ಟು ಸಿಡಿದು ನಿಲ್ಲುತ್ತಿದ್ದವು ಮಹಮದಾಲಿಯ ಸ್ಥಾನಮಾನಗಳನ್ನು ಬಲ್ಲ ಮಿರ್ ಸಾದಕನು ಮಾತಿನಲ್ಲಿ ಮುಂದುವರಿಯುತ್ತಿರಲಿಲ್ಲ ಮನಸ್ಸಿನಲ್ಲಿಯೇ ಇವರು ಜ್ಞಾನಯೋಗಿಗಳು, ತಾನು ಕರ್ಮಯೋಗಿ ಎಂದುಕೊಳ್ಳುತ್ತಿದ್ದನು ಆದರೂ ಅಂಧವರಿಂದ ಮತಕ್ಕೆ ಕಾಸಿನಷ್ಟೂ ಸ್ತ್ರಯೋಜನವಿಲ್ಲವೆಂದು ಅವನ ದೃಢ ನಿಶ್ಚಯ ಮಹಮದಾಲಿಯವರು ಈ ಮಿರ್ ಸಾದಕನು ದೇವರ ಆನಂದ ರಾಜ್ಯದ ಬೆಳಕನ್ನೇ ಅರಿಯದ ಅಜ್ಞಾನಿಯೆಂದು ಪರಿ

ತಪಿಸಿ, ಈ ಬಡಪ್ರಾಣಿಯನ್ನು ಅಲ್ಲಾನು ಕರುಣಿಸಲಿ! ಎಂದುಕೊಳ್ಳುತ್ತಿದ್ದನು. ಇದೇ ಅವರ ಮಾತುಕಥೆಗಳ ಸ್ವಾರಸ್ಯ!

ಇಂದು ಮಿರ್ಸಾಸಾದಕನಿಗೆ ಮತದ ಗೊಡ್ಡು ಮಾತು ಬೇಡ ಅವನಿಗೆ ಬೇಕಾದುದು ಸೋನಾಮಹಲಿನ ಮಾತು ದೌಲತ್‌ರಾಣಿಯ ಮಾತು ಅವಳ ಸಖಿಯರ ಮಾತು. ಅವನು ಅದೇ ಮಾತನಾಡಲು ತನಕಸಡುತ್ತಿದ್ದಾನೆ ಹುಚ್ಚಿ ಸಾವಿತ್ರಿಯ ಬಾಯಲ್ಲಿ ದರಿಯಾಬಾಗಿನ ಮಾತುಗಳನ್ನು ಬಹಳವಾಗಿ ಕೇಳಿದ್ದಾನೆ ದೌಲತ್‌ರಾಣಿಯ ರೂಪು ಲಾವಣ್ಯಗಳಲ್ಲಿ ಅವನ ಮನಸ್ಸು ತನ್ಮಯವಾಗಿದೆ ತಾನು ನೋಡಿ ಮನವಲಿ ದಿರುವ, ಅಶೆಪಟ್ಟು ಕೊಸರಿರುವ ಎಷ್ಟೋ ಸುಂದರ ಚಿತ್ರಗಳು ಅವನ ನೆನಪಿಗೆ ಬರುವುವು ದೌಲತ್‌ರಾಣಿ ಅವಳಂತೆ ಇರಬಹುದೇ, ಇವಳಂತೆ ಇರಬಹುದೇ ಎಂದು ಕೊಳ್ಳುತ್ತಾನೆ. ಆ ಎಲ್ಲ ಸೌಂದರ್ಯವು ಅತಿಶಯವಾದುದೆಂದು ಅವನ ಮನಸ್ಸಿಗೆ ತೋರುತ್ತದೆ ಅವನ ಕಾಮತಂತ್ರದ ಗೂಢಚಾರಳಾದ ಹುಚ್ಚಿ ಸಾವಿತ್ರಿಯು ಏಕಾಂತದಲ್ಲಿ ಆ ದಿವ್ಯ ಸುಂದರ ಮೂರ್ತಿಯನ್ನು ಬಣ್ಣಿಸಿ, ಅವನ ಮನಸ್ಸಿಗೆ ಹುಚ್ಚು ಹಿಡಿಸಿದ್ದಾಳೆ

ಆ ದರಿಯಾಬಾಗಿನ ಮಾತೆತ್ತಬೇಕೆಂದು ಆಶೆ! ಮಹಮದ್‌ಖಾನರು ಅರಸಿಕ ಶಿಖಾಮಣಿಯೆಂದು ನಿರಾಶೆ! ಆದರೂ ಮಾತು ಬಂದೇ ಬಿಟ್ಟಿತು

ಮಿರ್ಸಾ — ಸಾಹೇಬರವರೇ! ದರಿಯಾಬಾಗಿನ ಹೆಸರು ಬಲು ಪ್ರಸಿದ್ಧವಾಗಿದೆ.

ದಿವಾನ್ — ಹೌದು! ದೌಲತ್‌ ರಾಣಿಯವರ ದಾನ ಧರ್ಮಗಳು ಆ ಕೀರ್ತಿಯನ್ನು ತಂದಿವೆ. ದೌಲತ್‌ ರಾಣಿಯು ಈ ಶೀಮೆಯ ಬಡಬಗ್ಗರ ತಾಯಿ. ಗೋಸಾಯಿಗಳೂ, ಫಕೀರರೂ, ಭಿಕಾರಿಗಳೂ, ಭಿಕ್ಷುಕರು, ಬಡ ಸಂಸಾರಿಗಳು, ಸನ್ಯಾಸಿಗಳೂ, ಎಲ್ಲರಿಗೂ ದೌಲತ್‌ರಾಣಿಯವರ ದೇವರ ಕರುಣಾಹಸ್ತ!

ಮಿರ್ಸಾ — ಆ ಕೀರ್ತಿಯನ್ನು ನಾನು ಬಹಳವಾಗಿ ಕೇಳಿದ್ದೇನೆ. ಆದರೆ ಅವರ ದಾನಧರ್ಮಗಳೂ ಆಚಾರ ವ್ಯವಹಾರಗಳೂ ಶುದ್ಧ ಮಹಮ್ಮದೀಯ ಧರ್ಮಕ್ಕೆ ಸ್ವಲ್ಪ ವಿರುದ್ಧವಾಗಿದೆಯೆಂದು ಕೆಲವು ಮಂದಿ ಫಕೀರರು ಹೇಳುತ್ತಾರೆ

ಮಹಮದ್ — ಅದು ಅಜ್ಞಾನಿಗಳ ಹೇಳಿಕೆ. ಅಲ್ಲಾನ ಶುದ್ಧ ಸಾತ್ವಿಕ ಧರ್ಮವು ದೌಲತ್‌ರಾಣಿಯಲ್ಲೇ ಇದೆಯೆಂದೂ ನನ್ನ ಭಾವನೆ ಅವರು ಆ ಧರ್ಮ ಸತ್ಯವನ್ನು ಶೋಧನೆಮಾಡಿದನೋಡಿದ್ದಾರೆ

ಮಿರ್ಸಾ — ದೌಲತ್‌ ರಾಣಿಯವರಿಗೆ ಮುಖ ಫರದಿ ಇಲ್ಲವಂತೆ! ಘೋಷ ಇಲ್ಲವಂತೆ! ಮತೀದಿಗೆ ಅವರು ಹೋಗುವುದೇ ಇಲ್ಲವಂತೆ! ಹಿಂದೂ ಸನ್ಯಾಸಿಗಳಿಗೆ ನಮಸ್ಕಾರ ಮಾಡುತ್ತಾರಂತೆ. ಇದೆಲ್ಲಾ ಶುದ್ಧ ಮಹಮ್ಮದೀಯ ಧರ್ಮಕ್ಕೆ ಸರಿಹೋಗುತ್ತದೇನು ?

ಮಹಮದ್ — ಸಾಮಾನ್ಯ ಸ್ತ್ರೀಯರಿಗೆ ಘೋಷ, ಮುಖಫರದೆ ಎಲ್ಲವೂ ಬೇಕು ವಿರಕ್ತ ಸ್ತ್ರೀಯರಿಗೆ ಘೋಷಾದಿಂದೇನು? ಬೆಂಕಿಗೆ ಫರದೆ ಹೊಚ್ಚಬೇಕೆ? ಅಲ್ಲಾನ ಅಮೃತ ಹಸ್ತಕ್ಕೆ ಗೌಸು ಹೊಲಿಸಬೇಕೆ ?

ಮಿರ್ :— ಎಷ್ಟಾದರೂ ಹೆಂಗಸು ಹೆಂಗಸರೇ !

ಮಹಮದ್ — ಅಲ್ಲಾನ ಧರ್ಮ ರಾಜ್ಯದಲ್ಲಿ ಗಂಡಸರೂ ಹೆಂಗಸರೂ ಸಮಾನರು !

ಮಿರ್ — ದೌಲತ್ ರಾಣಿಯವರು ಅಂತಹ ವೇದಾಂತಿಗಳೇನು ?

ಮಹಮದ್ — ದೌಲತ್ ರಾಣಿಯವರು ವೇದಾಂತಿಗಳಿಗಿಂತಲೂ ದೊಡ್ಡ ಜ್ಞಾನಿಗಳು

ಮಿರ್ — ಈ ದೌಲತ್ ರಾಣಿಯವರು ತಮಗೆ ಚಿರ ಪರಿಚಿತರಂತೆ ಕಾಣುತ್ತದೆ ಅವರಾರು ?

ಮಹಮದ್ — ಅವರ ತಂದೆ ತಾಯಿಗಳನ್ನು ನಾನರಿಯೆ ಅವರು ದೊಡ್ಡ ನವಾಬರ ನಾಕು ಮಗಳು ಒಡಾಫಕೀರರು ಮಕ್ಕಾದಿಂದ ಬರುತ್ತಿರುವಾಗ ಯಾತ್ರಿಕರ ಗುಂಪಿನಲ್ಲಿದ್ದ ಈ ದೌಲತ್ ರಾಣಿಯವರ ತಂದೆ ತಾಯಿಗಳಿಬ್ಬರೂ ಮೃತರಾದರೆಂದೂ, ಆ ಅನಾಥ ಶಿಶುವನ್ನು ಬಡಾ ಫಕೀರರು ತಂದು ಕೊಟ್ಟರೆಂದು ಹೇಳುತ್ತಾರೆ ದೊಡ್ಡ ಬೇಗಂ ಸಾಹೇಬರು ಸಾಕಿ ಸಲಹಿದರು

ಮಿರ್ — ಅವರು ನಗರದಲ್ಲಿಯೇ ಏಕೆ ಇದ್ದಾರೆ ?

ಮಹಮದ್ — ಅದು ಯಾರಿಗೂ ಗೊತ್ತಿಲ್ಲ! ದೊಡ್ಡ ನವಾಬರ ಆಜ್ಞೆ

ಮಿರ್ — ಹಾಗಾದರೆ ದೌಲತ್ ರಾಣಿಯವರು ನಗರದ ನವಾಬರ ರಕ್ಷಣೆಯಲ್ಲಿದ್ದಾರೆ ಅವರು ಇಯಜ್‌ಖಾನರ ಅಧೀನಕ್ಕೆ ಒಳಪಟ್ಟವರೆಂದು ಹೇಳಬಹುದು

ಮಹಮದ್ — ಅವರು ಯಾರ ಅಧೀನದಲ್ಲಿಯೂ ಇಲ್ಲ ಅವರಿಗೆ ಯಾರ ರಕ್ಷಣೆಯೂ ಬೇಕಾಗಿಲ್ಲ ಅವರು ಬೇಕಾದಲ್ಲಿ ಇರಬಹುದು ಬೇಕಾದ್ದು ಮಾಡಬಹುದು ಅವರ ಮೇಲಿನ ಅಧಿಕಾರವು “ಅಲ್ಲಾ”ನಿಗೆ ಸೇರಿದ್ದು.

ಮಿರ್ :— ನವಾಬರು ಅವರಿಗೆ ಮದುವೆಯನ್ನೇಕೆ ಮಾಡಲಿಲ್ಲ ?

ಮಹಮದ್ — ಬೇಕೂಫ! ಏನೇನೋ ಮಾತನಾಡುತ್ತಾನೆ. ದೌಲತ್ ರಾಣಿಯವರು ಆಜನ್ಮ ಬ್ರಹ್ಮಚಾರಿಣಿ

ಅಲ್ಲಿಗೆ ಮಿರ್ ಸಾದಕನು ಮೌನವನ್ನು ವಹಿಸಿದನು ಅವನಿಗೆ ಆ ಮಾತು ಬೇಡ ಅಂಥಾ ಜಗನ್ನೋಹಿನಿಯಾದ ಸುಂದರಿಯು ಮದುವೆಯಿಲ್ಲದ ಬಸವಿಯೆಂಬ ಕಲ್ಪನೆಯೂ ಅವನಿಗೆ ಸಹಿಸದು. ತಾನು ಕೇಳಿರುವ ಅವಳ ಸೌಂದರ್ಯ

ಲಾವಣ್ಯಗಳಲ್ಲಿ ಅವನ ಮನಸ್ಸು ಮುಳುಗಿ ಓಡಾಡುತ್ತಿದೆ ಅವನಿಗೆ ವೇದಾಂತಿ ಯಾದ ಪರಮ ಹಂಸಿಯು ಬೇಡ ಶೃಂಗಾರ ರಸಿಕಳಾದ ರಾಜಹಂಸಿಯು ಬೇಕು ಹೀಗೆ ಮಾರ್ಸಾದಕನು ಮನಸ್ಸಿನಲ್ಲಿಯೇ ಸುಖದ ಚಿತ್ರಗಳನ್ನು ಕಲ್ಪಿಸಿಕೊಂಡು ಆನಂದಿಸುತ್ತಾ ಇದ್ದನು ಸ್ವಲ್ಪ ಹೊತ್ತು ಮೌನದಿಂದ ಇದ್ದರು ಮಹಮ್ಮದ್ ಖಾನನು ಒಂದು ಪುಸ್ತಕವನ್ನು ಕೈಗೆ ತೆಗೆದುಕೊಂಡನು ಮಾರ್ಸಾದಕನು ಮೆಲ್ಲ ಗೆದ್ದು ಅಲ್ಲಿಂದ ಸುಮಾರು ತನ್ನ ವಿಶ್ರಾಂತಿ ಗೃಹಕ್ಕೆ ಹೋದನು

ಈಗ ಮಾರ್ಸಾದಕನು ಸ್ವತಂತ್ರ ಬೀಕಾದ್ದು ಯೋಚಿಸಬಹುದು ಬಾಯಿ ಯಲ್ಲಿ ಬೇಕಾದ ಮಾತನಾಡಿಕೊಳ್ಳಬಹುದು ಅದನ್ನು ಕೇಳುವುದಕ್ಕೆ ಯಾರೂ ಇಲ್ಲ ಆದರೂ ಅರಸಿಕನಾದ ಮಹಮದ್ ಖಾನನ ಜೊತೆಯಲ್ಲಿ ಶುಷ್ಕಾಲಾಪ ಮಾಡುವುದಕ್ಕಿಂತಲೂ, ಮನಸ್ಸಿನೊಡನೆಯೇ ಬೇಕಾದ್ದು ಮಾತನಾಡಿಕೊಳ್ಳುವುದು ಸುಖ

ಮಾರನೆಯ ದಿನ ಪ್ರಾತಃಕಾಲದಲ್ಲಿ ಮಹಮದ್ ಆಲಿಯವರು ದರಿಯಾಬಾಗಿಗೆ ಹೋಗಿ ದಾಲತ್ ರಾಣಿಯವರೊಡನೆ ಮಾತನಾಡಿಕೊಂಡು ಬಂದರು ಶ್ರೀರಂಗ ಪಟ್ಟಣದ ಸಮಾಚಾರಗಳನ್ನೆಲ್ಲಾ ಹೇಳಿದರು

ತಾವು ಬಂದ ಕಾರ್ಯಗೌರವವನ್ನು ತಿಳಿಸಿದರು ಇಲ್ಲಿ ಆ ಕಾರ್ಯವು ನೆರವೇರುವ ಸೂಚನೆಯು ಕಂಡುಬರುವುದಿಲ್ಲವೆಂದೂ, ಅದರಿಂದ ಅನರ್ಥಪರಂಪರೆಗಳು ಮೈಸೂರಿಗೆ ಪ್ರಾಪ್ತವಾಗುವುದೆಂದೂ ಹೇಳಿದರು ದಾಲತ್ ಕು ಎಲ್ಲವನ್ನೂ ಕೇಳಿ ಇಯುಜ್ ಖಾನನವರಿಗೂ ಟಿಪ್ಪಣಿಸುತ್ತಾನವರಿಗೂ ವಿರೋಧವು ಪ್ರಾಪ್ತವಾಗದಂತೆ ನೋಡಿಕೊಳ್ಳುವುದು ಈಗ ನಮ್ಮ ಕರ್ತವ್ಯವೆಂದು ಹೇಳಿದಳು ಇನ್ನೂ ಎಷ್ಟೋ ಮಾತುಗಳು ನಡೆದುವು

ಕೊನೆಗೆ ಮಹಮದ್ ಆಲಿಯವರು "ಟಿಪ್ಪಣಿಸುತ್ತಾನವರಿಗೂ ನಗರದ ನವಾಬರಿಗೂ ಯುದ್ಧ ಪ್ರಸಂಗ ಒದಗದಂತೆ ನೋಡಿಕೊಳ್ಳುವ ಭಾರವು ತಮ್ಮದು ದೊಡ್ಡ ನವಾಬರ ಆಶೆಯೂ ತಮ್ಮ ಮೇಲೆಯೇ ನಾನು ಬಂದ ಕಾರ್ಯಕ್ಕಿಂತ ತಮ್ಮನ್ನು ನೋಡಿ ಈ ಪ್ರಸಂಗದಿಂದ ಮೈಸೂರನ್ನು ರಕ್ಷಿಸುವ ಶಕ್ತಿಯು ತಮ್ಮಲ್ಲಿದೆಯೆಂದು ಹೇಳಿ ಹೋಗುವುದೇ ಮುಖ್ಯ ಕೆಲಸ ಪೂರ್ಣಯ್ಯನವರು ತಮ್ಮಲ್ಲಿ ಅದೇ ಪ್ರಾರ್ಥನೆ ಮಾಡಿ ಎರಬೇಕೆಂದು ಹೇಳಿದ್ದಾರೆ ಬಡಾಫಕೀರರು ಇಲ್ಲದ ಸಮಯ' ಎಂದರು

ದಾಲತ್ — ನನ್ನದೇನಿದೆ ದೇವರ ಇಷ್ಟದಲ್ಲಿರುವುದು ಆಗುತ್ತದೆ ಮೈಸೂರಿನ ಪುಣ್ಯವು ಪೇಗಿದೆಯೋ ನೋಡಬೇಕು

ಮಹಮದ್ ಆಲಿಯವರು ಬೀಳ್ಕೊಂಡು ಹೊರಟರು ಮ್ಯಾನಾದಲ್ಲಿ ಕುಳಿತು ಬಿಡಾರಕ್ಕೆ ಬಂದರು. ಅವರು ಎಲ್ಲಿಗೆ ಹೋಗಿದ್ದರೆಂಬುದು ಮಾರ್ಸಾದಕನಿಗೆ

ಗೊತ್ತಿಲ್ಲ ಅವನಿಗೆ ಅದು ಬೇಕಾಗಿಯೂ ಇರಲಿಲ್ಲ ಪ್ರಾತಃಕಾಲ ಎಷ್ಟೋ ತಿರುವೆ ಯವರು ಬಂದು ಹೋದರು ಮಿರ್ಸಾದಕನು ಅವರನ್ನು ನೋಡುತ್ತಾ ಇದ್ದನು. ಸ್ವಲ್ಪ ಹೊತ್ತಿನಲ್ಲಿಯೇ ಹುಚ್ಚಿ ಸಾವಿತ್ರಿಯು ಹಾಡು ಹೇಳುತ್ತಾ ಬಂದಳು. ಉಗ್ರಾಣಿಯು ಭಿಕ್ಷೆ ಕೊಟ್ಟನು ಅವಳು ಹೊರಟುಹೋಗಲಿಲ್ಲ ದುಡ್ಡು ಕೊಡ ಬೇಕೆಂದು ಹಟ ಹಿಡಿದಳು ಒಂದು ಬಟ್ಟೆಯನ್ನು ಬೇಡಿದಳು ಎಲ್ಲರೂ ಅವಳನ್ನು ಹಾಸ್ಯ ಮಾಡುತ್ತಾರೆ ಹುಡುಗನೊಬ್ಬನು “ಎಂಥಾ ಬಟ್ಟೆ ಬೇಕು ನಿನಗೆ” ಎಂದನು. ಅವಳು ನಗುತ್ತ ಮಿರ್ಸಾದಕನ ಕಡೆಗೆ ಕೈ ತೋರಿಸಿ ಅವರ ರುಮಾಲಿನಂತಹ ಜರಿ ಬಟ್ಟೆಯು ಬೇಕು ಎಂದಳು ಎಲ್ಲರೂ ನಕ್ಕರು ಮಿರ್ಸಾದಕನು ಅವಳನ್ನು ಕರೆದು ಅವಳೊಡನೆ ಮಾತನಾಡುತ್ತಾ ಹಾಸ್ಯಮಾಡುತ್ತಾ ಕಾಲ ಕಳೆಯುತ್ತಿದ್ದರೂ ಅಲ್ಲಿಯ ಸಂಗತಿಗಳನ್ನು ಎಷ್ಟೋ ಹೇಳಿದಳು

ಹುಚ್ಚಿ ಸಾವಿತ್ರಿಯು “ಮಹಾರಾಜರೇ! ನೀವೇಕೆ ಬಂದಿರಿ? ದುಡ್ಡು ಬೇಕೇನು? ಇವತ್ತು ದರಿಯಾಬಾಗಿಗೆ ಹೋಗಿರಿ, ದಾಲತ್‌ರಾಣಿಯವರು ದುಡ್ಡು ಕೊಡುತ್ತಾರೆ. ನಾನು ಬರುತ್ತೇನೆ” ಎಂದು ಹೇಳಿದಳು.

ಎಲ್ಲರೂ ನಕ್ಕರು ಮಿರ್ಸಾದಕನು ಅವಳಿಗೊಂದು ಬಟ್ಟೆ ಕೊಟ್ಟನು. ಆ ಬಟ್ಟೆಯನ್ನು ತೆಗೆದುಕೊಂಡು ಹುಚ್ಚಿಯು “ಮಹಾರಾಜರು ನನಗೆ ಶಾಲು ಕೊಟ್ಟರು. ನಾನು ಸಂಗೀತಗಾರಳು, ನೋಡಿ ಶಾಲನ್ನು” ಎಂದು ಹೇಳುತ್ತಾ ಕುಣಿಯುತ್ತಾ ಹೊರಟು ಹೋದಳು.

ಅಷ್ಟರಲ್ಲಿ ಮಹಮದ್‌ಆಲಿಯವರು ಬಂದೇಬಿಟ್ಟರು. ಅವರು ಹುಚ್ಚಿಯ ತಮಾಷೆಯನ್ನು ನೋಡಿ ನಕ್ಕರು ಬಿಡಾರದೊಳಗೆ ಪ್ರವೇಶಮಾಡಿದರು ಮಿರ್ಸಾದಕನೂ ಅವರನ್ನು ಹಿಂಬಾಲಿಸಿ ಒಳಗೆ ಹೋದನು ಒಳಗೆ ಹೋಗಿ ದಿವಾಖಾನೆಯಲ್ಲಿ ಸುಖಾಸನದಲ್ಲಿ ಕುಳಿತರು

“ದಿವಾ ಸಾಹೇಬರವರು ನನಾಬರನ್ನು ನೋಡುವುದಕ್ಕೆ ದಯಮಾಡಿಸೋಣ ವಾಗಿತ್ತೇನು?” ಎಂದು ಮಿರ್ಸಾದಕನು ಕೇಳಿದನು

ಮಹಮದ್‌ಆಲಿಯವರು “ಇಲ್ಲ! ದಾಲತ್‌ರಾಣಿಯವರ ಭೇಟಿಗೆ ಹೋಗಿದ್ದೆ” ಎಂದರು

ಇಂದು ಶುಕ್ರವಾರ! ದರಿಯಾಬಾಗಿನಲ್ಲಿ ದಾನಧರ್ಮಗಳ ದಿವಸ. ಅಲ್ಲಿ ಎಷ್ಟೋ ಜನ ಬಡಬಗ್ಗರು ಸೇರಿದ್ದಾರೆ ಭಿಕ್ಷುಕರು ಬಂದಿದ್ದಾರೆ ಹುಚ್ಚಿ ಸಾವಿತ್ರಿಯು ಬಂದಳು ಅವಳನ್ನು ಕಂಡರೆ ಎಲ್ಲರಿಗೂ ಹಾಸ್ಯ, ಎಲ್ಲರಿಗೂ ತಮಾಷೆ. ಇವತ್ತು ಒಂದು ತಂಬೂರಿಯನ್ನು ತಂದಿದ್ದಾಳೆ ಹಾಡುಗಳನ್ನು ಹೇಳುತ್ತಾಳೆ. ಕೇಕೆ ಹಾಕುತ್ತಾಳೆ ಹುಚ್ಚಿ ಸಾವಿತ್ರಿಯ ಜೊತೆಯಲ್ಲಿ ಒಬ್ಬ ಫಕೀರನು ಬಂದಿದ್ದಾನೆ.

ಕತ್ತಲಾಗುತ್ತಿದೆ. ಮುಖವು ಕಾಣುವುದಿಲ್ಲ. ಆದರೂ ಆಜಾನುಬಾಹುವಾದ ಮನುಷ್ಯ. ಅವನ ಉಜ್ವಲವಾದ ಕಣ್ಣುಗಳು ಎಲ್ಲರಲ್ಲಿಯೂ ಒಂದು ವಿಧವಾದ ಗೌರವವನ್ನು ಹುಟ್ಟಿಸುತ್ತಿವೆ ಆದರೇನು ? ಪುನಃ ತಮ್ಮ ತಮ್ಮ ಮಾತಿ ನಲ್ಲಿ ಎಲ್ಲರೂ ತೊಡಗಿದರು ಈ ಘಕೀರನ ಕಡೆ ಯಾರೂ ತಿರುಗಿನೋಡಲಿಲ್ಲ. ಹುಚ್ಚಿ ಸಾವಿತ್ರಿಯು ಒಂದೆರಡು ಸಾರಿ ಬಂದು ಮಾತನಾಡಿಸಿದಳು

ಮೂಗಿ ಘಕೀರನೆ | ಸಾಗಿ ಹೋಗಿಲೋ |
 ಬಾಯಿ ಬಿಡದೆಲೇ | ಭಾಗ್ಯ ಬಾರದೋ |
 ಕೈಯ್ಯು ನೀಡದೆ | ಕಾಸು ಸಿಕ್ಕದೋ |
 ಕಣ್ಣು ತೆರೆಯದೇ | ದಾರಿ ದೊರೆಯದೋ |
 ಹೋಗಿ ಬಾರೆಲೋ |
 ಸಾಗಿ ಹೋಗಿಲೋ |

ಎಂದು ಹಾಸ್ಯನಾಡ ನಕ್ಕಳು ಎಲ್ಲರೂ ಪುನಃ ನಕ್ಕರು ಘಕೀರನು ಮಾತನಾಡಲಿಲ್ಲ ಸಾವಿತ್ರಿಯು ವೇರೆ ಕಡೆ ಹೂರಟಳು ದೌಲತ್ ರಾಣಿಯವರು ಮಹಲಿನಿಂದ ಬಂದರು ನೊಡಲು ಹುಚ್ಚಿ ಸಾವಿತ್ರಿಯು ಹೋಗಿ ಕೈನೀಡಿದಳು ದೌಲತ್ತಳು ಒಂದು ರೂಪಾಯಿ ಕೊಟ್ಟಳು ಹುಚ್ಚಿ ಸಾವಿತ್ರಿಯು ಹಾಡು ಹೇಳಲಾರಂಭಿಸಿದಳು. ದೌಲತ್ತಳು ಮುಂದಕ್ಕೆ ಹೊರಟಳು ಹುಚ್ಚಿಯು ಬಿಡಲಿಲ್ಲ ಪುನಃ ಮತ್ತೊಂದು ರೂಪಾಯಿ ಕೊಟ್ಟಳು ಎರಡನ್ನೂ ತೆಗೆದುಕೊಂಡು ಹುಚ್ಚಿಯು ದಾರಿ ಬಿಟ್ಟಳು ದೌಲತ್ ರಾಣಿಯು ಎಲ್ಲರಿಗೂ ದುಡ್ಡು ಕೊಟ್ಟಳು ಇಂದು ಬೇಗ ಬೇಗ ಕೊಟ್ಟು ಹೊರಟುಹೋದಳು ಯಾರನ್ನೂ ಮಾತನಾಡಿಸಲಿಲ್ಲ ಯೋಗಕ್ಷೇಮ ಮಾಡಲಿಲ್ಲ ಘಕೀರನು ದೂರದಲ್ಲಿ ನಿಂತಿದ್ದನು ರಾಣಿಯವರು ನೋಡಲಿಲ್ಲ. ಯಾರೂ ಹೇಳಲಿಲ್ಲ. ಅಷ್ಟರಲ್ಲಿ ಹುಚ್ಚಿ ಸಾವಿತ್ರಿಯು ಓಡಿಬಂದು ಮೂಗಿ ಮೂಗಿ ಘಕೀರನೇ ! ಕಾಸು ಕೊಡಲಿಲ್ಲವೇನೋ ? ತೆಗೆದುಕೋ ! ಎಂದು ಹೇಳಿ ಎರಡು ರೂಪಾಯಿಗಳನ್ನು ಒಂದೊಂದಾಗಿ ಅವನ ಕೈಗೆ ಕೊಟ್ಟು, “ತೆಗೆದುಕೋ ! ನಾನೇ ದೌಲತ್ ರಾಣಿ ಗೊತ್ತಾಯಿತೇ ? ಹೋಗು” ಎಂದಳು

ಅಷ್ಟರಲ್ಲಿ ದೌಲತ್ ರಾಣಿಯು ಮೆಟ್ಟಿಲುಗಳನ್ನು ಹತ್ತಿ ಜಗುಲಿಯ ಮೇಲೆ ಹೋಗಿದ್ದಳು ಹಿಂತಿರುಗಿ ಹುಚ್ಚಿಯ ಗಲಾಟೆಯನ್ನು ನೋಡಿದಳು

ಪುನಃ ಹುಚ್ಚಿಯು — ಅಯ್ಯೋ ಹುಚ್ಚಿ ! ನಿನಗೆ ದೌಲತ್ ರಾಣಿಯವರೇ ಬಂದು ದುಡ್ಡು ಕೊಡಬೇಕೋ ? ಅವರು ಕೊಟ್ಟರೆ ಒಂದು ರೂಪಾಯಿ, ನಾನು ಕೊಟ್ಟರೆ ಎರಡು ರೂಪಾಯಿ

ಘಕೀರ:—ನನಗೆ ರೂಪಾಯಿ ಬೇಡ, ನೀನೇ ತೆಗೆದುಕೋ !

ಹುಚ್ಚಿ.—ಅರಗಣೆಯೇ ಬಾಯಿ ಬಿಟ್ಟಿಯಾ! ರೂಪಾಯಿ ಬೇಡವಂತೆ ಇವನಿಗೆ! ಇವನು ಮಹಾರಾಜ! ಮುದಿ ಫಕೀರನೇ! ಇಲ್ಲಿಗೇಕೆ ಬಂದೆ? ದುಡ್ಡು ಬೇಡದಿದ್ದರೆ ದಾಲತ್ ರಾಣಿಯವರನ್ನು ಮದುವೆಯಾಗುವುದಕ್ಕೆ ಬಂದೆಯಾ?

ಎಲ್ಲರೂ ಘೂಳೆಂದು ನಕ್ಕರು ದಾಲತ್ತಳು ನಾಚಿಕೊಂಡು ಒಳಗೆ ಹೋಗಿ ಬಿಟ್ಟಳು ಫಕೀರನು ಹುಚ್ಚಿಯನ್ನು ಹೊಡೆಯುವುದಕ್ಕೆ ಹೋದನು ಅವಳು ಓಡಿ ಹೋದಳು ಅವರು ಫಕೀರರಿಗೆ ಹೊಡೆಯಬೇಡಿ! ಹುಚ್ಚಿ! ಹುಚ್ಚಿ! ಎಂದು ಕೂಗಿಕೊಂಡರು ಅಷ್ಟರಲ್ಲಿ ಓಲೇಕಾರನೊಬ್ಬನು ಬಂದು ಫಕೀರರಿಗೆ ಅಡ್ಡ ನಿಂತನು. ಫಕೀರನು ಸ್ತಬ್ಧನಾದನು ಓಲೇಕಾರನು “ಮಹಾಸ್ವಾಮಿ! ತಮ್ಮನ್ನು ಮಹಲಿ ನೊಳಗೆ ಕರೆತರುವಂತೆ ರಾಣಿಯವರ ಅಪ್ಪಣೆಯಾಗಿದೆ” ಎಂದು ಹೇಳಿದನು

ಫಕೀರನು ನಗುತ್ತಾ ಅವನ ಹಿಂದೆ ಹೋದನು.

ಹುಚ್ಚಿಯು “ದಫೇದಾರಪ್ಪಾ! ನನ್ನ ಎರಡು ರೂಪಾಯಿಗಳನ್ನು ತಗೊಂಡಿದ್ದಾನೆ ಆ ಧಾಂಡಿಗ! ಅವನಿಗೆ ಮತ್ತೇನೂ ಕೊಡಬಾರದೆಂದು ಆ ಹುಚ್ಚಿರಾಣಿಗೆ ಹೇಳಪ್ಪಾ!” ಎಂದು ಕೂಗಿ ಹೇಳಿ ಓಡಿಹೋದಳು

ಭಿಕ್ಷುಕರ ಪರಿಷೆಯಲ್ಲಾ ಅವರ ಹಿಂದೆ ಹೊರಟುಹೋಯಿತು

ಫಕೀರನು ಓಲೇಕಾರನ ಹಿಂದೆ ಸೋನಾಮಹಲನ್ನು ಪ್ರವೇಶಿಸಿದನು. ಹಜಾರದಲ್ಲಿ ಯಾರೂ ಇಲ್ಲ. ದೀಪಗಳು ಉರಿಯುತ್ತಿವೆ ಸೊಗಸಾದ ಊದುಬತ್ತಿಯ ವಾಸ ನೆಯು ಘಮಘಮಿಸುತ್ತಿದೆ ಆ ಭವನದ ನೈಭವವನ್ನು ನೋಡುತ್ತಾ ಫಕೀರನು ಹಜಾರವನ್ನು ದಾಟಿದನು ಮಹಡಿಯ ಮೆಟ್ಟಿಲುಗಳನ್ನು ಹತ್ತಿ ಹೋದನು. ಅಲ್ಲಿ ಹೊರಗಿನ ಚಂದ್ರಶಾಲೆಯನ್ನು ದಾಟುತ್ತಲೇ ಸುಸಜ್ಜಿತವಾದ ಅಂತರ್ಗೃಹ, ನಾಲ್ಕು ಕಡೆಗಳಲ್ಲಿಯೂ ಬೆಳ್ಳಿಯ ಪುತ್ಥಳಿಯ ದೀಪಸ್ತಂಭಗಳು ಸ್ವಕಾಶಿಸುತ್ತಿವೆ ಅದರಲ್ಲಿ ದೀಪಗಳು ಜ್ವಲಿಸುತ್ತಿವೆ ನೆಲಕ್ಕೆ ಅನರ್ಘ್ಯವಾದ ರತ್ನಗಂಬಳಿಯು ಹಾಸಿದೆ. ಅದರ ಮೇಲೆ ಲೋಡುಡಿಂಬು ತಿವಾಸಿಗಳು ಅಲಂಕಾರವಾಗಿ ಇಡಲ್ಪಟ್ಟಿವೆ ಗೋಡೆ ಯಲ್ಲಿ ದೊಡ್ಡ ನವಾಬರ ತೈಲಚಿತ್ರವು ಸಾಕ್ಷಾತ್ ನವಾಬರೇ ಎದ್ದು ಬರುವಂತೆ ಕಂಗೊಳಿಸುತ್ತಿದೆ ಸ್ವತೀಹಾರಿಯು ಹೊರಬಾಗಿಲಿನಲ್ಲಿಯೇ ನಿಂತು ಕೈ ತೋರಿಸಿದನು ಫಕೀರನು ಅಂತರ್ಗೃಹದೊಳಗೆ ಅಡಿ ಇಟ್ಟನು ದಾಲತ್ತಳು ವಂದಿಸಿದಳು ಆಸನದ ಮೇಲೆ ಕುಳಿತುಕೊಳ್ಳುವಂತೆ ಕೈ ತೋರಿಸಿದಳು ಫಕೀರನು ಆಸನದ ಮೇಲೆ ಕುಳಿತನು.

ದಾಲತ್ — ಇಂದಿನ ದಾನದಲ್ಲಿ ಗಲಾಟೆಯಲ್ಲಿ ತಮ್ಮನ್ನು ಬಿಟ್ಟಂತಾಯಿತು ಕ್ಷಮಿಸಬೇಕು!

ಫಕೀರ:—ಅದರಿಂದೇನು? ತಾಯೆ! ನಾನು ದಾನಕ್ಕೆ ಬಂದವನಲ್ಲ. ತಮ್ಮ ದರ್ಶನಕ್ಕಾಗಿ ಬಂದವನು.

ದಾಲತ್:—ತಾವು ಯಾವ ದೇಶದಿಂದ ಬರೋಣವಾಯಿತು.

ಫಕೀರ — ರಾಜಧಾನಿಯಿಂದ ಬಂದಿದ್ದೇನೆ. ರಾಣಿಯವರೇ! ನನ್ನ ತಪ್ಪನ್ನು ಮನ್ನಿಸಬೇಕು. ನಾನು ಫಕೀರನಲ್ಲ ನಾನೊಬ್ಬ ರಾಜ ಕರ್ಮಚಾರಿ.

ದಾಲತ್ತಳಿಗೆ ಕುತೂಹಲ ಇಮ್ಮಡಿಯಾಯಿತು ಅವಳು ನಗುತ್ತಾ “ಹಾಗಾದರೆ ತಮ್ಮ ನಿಜವಾದ ಪರಿಚಯವನ್ನು ಕೊಡಬಹುದಲ್ಲಾ ” ಎಂದಳು

“ನಾನು ಟಿಪ್ಪಣಿಸುಲ್ತಾನರವರ ಕರ್ಮಚಾರಿ ಖುದ್ದು ಸುಲ್ತಾನರವರೇ ತಮ್ಮ ಭೇಟಿಗಾಗಿ ಕಳುಹಿಸಿದ್ದಾರೆ” ಎಂದನು

ಅನಂತರ ರುಮಾಲಿಗೆ ಕೈಹಾಕಿ ಮಡಿಕೆಯಿಂದ ಒಂದು ಕಾಗದವನ್ನು ತೆಗೆದು “ಈ ಪತ್ರವನ್ನು ತಮಗೆ ಒಪ್ಪಿಸಬೇಕೆಂದು ಕೊಟ್ಟಿದ್ದಾರೆ” ಎಂದು ಪತ್ರವನ್ನು ವಿನಯದಿಂದ ರಾಣಿಯವರ ಕೈಗೆ ಕೂಟ್ಟು “ಬೇಅದಬ್! ಮಾರ್ಫೀ ಮಾಡಬೇಕು” ಎಂದು ನೆಲ ಮುಟ್ಟಿ ಸಲಾಂ ಮಾಡಿದನು.

ದಾಲತ್ತಳು ನಗುತ್ತಾ ಪತ್ರವನ್ನು ಕೈಗೆ ತೆಗೆದುಕೊಂಡು “ಟಿಪ್ಪಣಿಸುಲ್ತಾನರವರದೋ ಪತ್ರ!” ಎಂದಳು

ದಾಲತ್ತಳು ಸ್ವಲ್ಪ ದೀವನ ಹತ್ತಿರಕ್ಕೆ ಸರಿದು, ಪತ್ರವನ್ನು ಬಿಚ್ಚುತ್ತಾ “ರಾಧಾ” ಎಂದು ಕರೆದಳು

ಪಕ್ಕದ ಕೋಣೆಯಿಂದ ರಾಧಾರಾಣಿಯು ಜಗ್ಗನೆ ಹಾರಿ ಬಂದಳು

ದಾಲತ್ ರಾಣಿಯು “ನೋಡು! ಇವರೊಬ್ಬ ರಾಜಕರ್ಮಚಾರಿಗಳಾದ ಫಕೀರರು” ಎಂದು ನಕ್ಕಳು

ಕೈಯಲ್ಲಿದ್ದ ಕಾಗದವನ್ನು ಬಿಚ್ಚಿ ಓದಲಾರಂಭಿಸಿದಳು

ಫಕೀರನು ಎವೆಯಿಕ್ಕದೆ ಆ ಯೋಸ ವ್ಯಕ್ತಿಯನ್ನು ನೋಡಲಾರಂಭಿಸಿದನು ರಾಢಿಯ ವಯಸ್ಸು ಇಪ್ಪತ್ತು! ಲಾವಣ್ಯವು ತುಂಬಿ ತುಳುಕುತ್ತಿತ್ತು ಗುಂಡಾದ ಸುಂದರ ಮುಖ ಉಜ್ವಲವಾದ ವಿಶಾಲ ನೇತ್ರಗಳು. ಆ ಕಣ್ಣುಗಳಿಗೆ ಮತ್ತಷ್ಟು ಕಾಂತಿಯನ್ನುಂಟುಮಾಡುತ್ತಿರುವ ದೀರ್ಘವಾದ ಹುಬ್ಬುಗಳು, ಹಣೆಯಮೇಲೆ ಹಾರಾಡುತ್ತಿರುವ ಮುಂಗೂದಲು, ಎಳಸಾದ ಮೂಗು ಥಳಥಳಿಸುವ ಕಪೋಲಗಳು. ಮುದ್ದಾದ ಚುಬಕ, ತೆಳುವಾದ ಕೆಂದುಟಿಗಳು ಮುತ್ತಿನಂತಹ ಮನೋಹರವಾದ ದಂತಪಂಕ್ತಿ. ಇವೆಲ್ಲವನ್ನೂ ಬೆಳಗುವ ಮಂದಹಾಸ. ದೀರ್ಘವಾದ ಉರುಟಾದ ತೋಳುಗಳು ಕೆಂಬಣ್ಣದ ಚಿಗುರು ಚಿಗುರಾದ ಹಸ್ತಗಳು ದುಂಡಾದ ಪಾದಗಳು. ಒಳಕುವ ಶರೀರ ಬಿಚ್ಚಿದ ಕೇಶರಾಶಿ ಆ ಸುಂದರಿಯು ಒಂದುಬಾರಿ ತಲೆಯನ್ನೆಲ್ಲಾ ಡಿಸಿದರೆ ಕೇಶದಾಮವು ಶರೀರವನ್ನೆಲ್ಲಾ ಮುಚ್ಚಿಬಿಡುತ್ತಿದ್ದಿತು. ಪುನಃ ಮೈಕುಲುಕಿದರೆ ಕೇಶಜಾಲವು ಹಿಂದಕ್ಕೆ ಹಾರಿ ಶರೀರದ ಕಾಂತಿಯು ಹೊರ ಹೊಮ್ಮಿ

ಚಂದ್ರಿಕೆಯು ಚಲ್ಲಿದಂತಾಗುತ್ತಿದ್ದಿತು ಹೀಗೆ ಒಳಗಿನಿಂದ ಓಡಿಬಂದ ಆ ಮೋಹಿನಿಯನ್ನು ನೋಡಿ ಫಕೀರನು ಬೆರಗಾಗಿ ಹೋದನು. ಆಹಾ! ಇಂತಹ ಸೌಂದರ್ಯವನ್ನು ಅವನು ನೋಡಿಯೇ ಇಲ್ಲ ದೌಲತ್ ರಾಣಿಯು ಸುಂದರಿಯೆಂದು ಕೇಳಿದ್ದಾನೆ ಈಗ ರಾಧೆಯ ಸೌಂದರ್ಯವನ್ನು ನೋಡುತ್ತಿದ್ದಾನೆ ಅವೆರಡು ಸೌಂದರ್ಯಗಳೂ ಎದುರಿಗೆ ಪ್ರತ್ಯಕ್ಷವಾಗಿ ನಿಂತಿವೆ ಫಕೀರನ ಕರಣಶಕ್ತಿಯು ಅವೆರಡನ್ನೂ ಅಳೆಯಲಾರದೆ ಹೋಯಿತು ಇವನು ಈ ಸೌಂದರ್ಯ ಮಗ್ನನಾಗಿದ್ದಾನೆ.

ದೌಲತ್ತಳು ಕಾಗದವನ್ನು ಓದಿ ಮುಗಿಸಿದಳು ನಕ್ಕಳು!

ರಾಧೆಯು ನಗುತ್ತಾ ಹತ್ತಿರ ಹೋಗಿ “ಅಕ್ಕ! ಏನದು? ಯಾರಪತ್ರ?” ಎಂದಳು

ದೌಲತ್.— ಸಾಕ್ಷಾತ್ ಸುಲ್ತಾನರದು! ತೆಗೆದುಕೋ! ಓದು

ರಾಧೆ —ಅದು ನಿನಗೆ ಬರೆದ ಕಾಗದ! ನಾನೇಕೆ ಓದಲಿ? ಅದರಲ್ಲಿ ಏನಿ ದೆಯೋ?

ದೌಲತ್ — ಅದರಲ್ಲಿರುವುದೆಲ್ಲಾ ನಿನಗೇ ಇದೆಯೆಂದುಕೋ! ಓದು!

ರಾಧೆಯು ಓದಿದಳು

“ಪ್ರಿಯೆ ದೌಲತ್! ನಾವಿಬ್ಬರೂ ಬಾಲ್ಯದ ಗೆಳೆಯರು ಒಂದು ಗೂಡಿನ ಎರಡು ಹಕ್ಕಿಗಳಂತೆ ಇದ್ದೆವು ನೀನು ನನ್ನನ್ನು ಎಷ್ಟೋ ಪ್ರೀತಿಸುತ್ತಿದ್ದೆ. ನಾನು ಆಟವಾಡುವಾಗ ಪ್ರತಿಯೊಂದು ಸಾರಿಯೂ, ನಿನಗೆ ಸೋಲುತ್ತಿದ್ದೆ ಏಕೆ ಬಲ್ಲೆಯಾ? ನಿನ್ನ ಆನಂದಕ್ಕೆ ಆ ಬಾಲ್ಯದ ಪ್ರೀತಿಯನ್ನು ಅಳಿಸಲಾದೀತೆ? ಒಂದು ದಿನ ಜ್ಞಾಪಕವಿದೆಯೇ? ನಿನಗೆ ಆಗ ಹದಿನೈದು ವರ್ಷ ನಾವಿಬ್ಬರೂ ಪಾರಿವಾಳಗಳನ್ನು ಹಾರಿಸಿದೆವು ಆ ಸಂಧದಲ್ಲಿ ನಿನ್ನ ಪಾರಿವಾಳವು ಮೇಲಕ್ಕೆ ಹಾರಿತು ನನ್ನ ಪಾರಿವಾಳವು ಸ್ವಲ್ಪಕೆಳಗಿತ್ತು ನೀನು ನನ್ನನ್ನು ಹಾಸ್ಯಮಾಡಿದೆ ಆಗ ನನ್ನ ಪಾರಿವಾಳವು ಮೇಲೆ ಹೋದರೆ? ನೀನು ನನ್ನ ಹೆಂಡತಿಯಾಗುವುದಾಗಿ ಹೇಳಿದೆ ಮಾತು ಮುಗಿಯುವಷ್ಟರಲ್ಲಿ ನನ್ನ ಪಾರಿವಾಳವು ಮೇಲೆ—ಎಷ್ಟೋ ಮೇಲೆ ಹಾರಿಹೋಯಿತು ನೀನು ಬಂದು ಬಿಗುವಾಗಿ ನನ್ನನ್ನು ಆಲಂಗಿಸಿ “ನಾನು ಸೋತೆ” ಎಂದು ಹೇಳಲಿಲ್ಲವೇ? ಆ ಕಿಂಚಿಲ್ಲಜ್ಜಿತ ಮಂದಹಾಸವಿಸದ್ಯದನಾರವಿಂದವನ್ನು ಮರೆಯುವುದೆಂತು?”

“ಇಯಜ್ಞಾನನು ನಮ್ಮ ಅರಮನೆಗೆ ಬಂದನು. ಅವನು ನಿನ್ನ ಸ್ನೇಹ ಮಾಡಿದನು ದೊಡ್ಡ ನವಾಬರ ಪ್ರೀತಿ ವಿಶ್ವಾಸಗಳು ಅವನ ಕಡೆಗೆ ವಾಲಿದವು. ನೀನೂ ಅವನ ಕಡೆ ವಲಿದೆ ಅಂದೇ ಅವನನ್ನು ಚೂರು ಚೂರುಮಾಡಿ ಬಿಸುಡುತ್ತಿದ್ದೆ. ದೊಡ್ಡ ನವಾಬರು ಅವನನ್ನು ಸದಾ ಕಾಯುತ್ತಿದ್ದರು ಅವನಿಗೆ ದೊಡ್ಡ ನವಾಬರ

ಬಲವೇ ಬಲ. ಇಂದು ನಾನೇ ಅಖಂಡ ಮೈಸೂರಿನ ಅಧೀಶ್ವರ ಇಯಜ್ಜಾಖಾನನು ನನ್ನ ಭೃತ್ಯ ”

“ನಿನ್ನ ಬಾಲ್ಯದ ಮಾತುಗಳು ಈಗಲೂ ನನ್ನ ಹೃದಯದಲ್ಲಿ ವೀಣಾನಾದದಂತೆ ರೈಂಕರಿಸುತ್ತಿವೆ. ನೀನು ಹುಡುಗಿಯಾಗಿದ್ದಾಗ “ನಾನು ರಾಣಿಯಾಗುತ್ತೇನೆ! ಸಾರ್ವಭೌಮನ ರಾಣಿಯಾಗುತ್ತೇನೆ” ಎಂದು ನೀನು ಹೇಳುತ್ತಿರಲಿಲ್ಲವೇ? ಇಂದು ನಾನು ಸಾರ್ವಭೌಮನಾಗಿದ್ದೇನೆ ಡೆಲ್ಲಿಯ ಸಿಂಹಾಸನಕ್ಕಿಂತ ಇಂದು ನನ್ನ ಆಜ್ಞೆಯು—ಅಪ್ರತಿಹತವಾದದ್ದು ನೀನು ನಿಜವಾಗಿ ರಾಣಿಯಾಗು ಜಹಂಗೀರನು ನೂರ್ಜಹಾನಳಿಗೆ ಒಪ್ಪಿಸಿದಂತೆ ರಾಜ್ಯವೆಲ್ಲವನ್ನು ನಿನಗೊಪ್ಪಿಸಿ ನಾನು ಸುಖದಿಂದ ಇರುವೆನು ”

“ದಾಲತ್! ನೀನು ನನ್ನವಳು ಯಾರೂ ನನ್ನ ಕೈಯಿಂದ ನಿನ್ನನ್ನು ಕಿತ್ತು ಕೊಳ್ಳಲಾರರು ನೀನು ನನ್ನ ಹೃದಯೇಶ್ವರಿ! ನಿನಗಾಗಿ ನಾನು ಜೀವಿಸಿದ್ದೇನೆ ನಿನ್ನ ಪ್ರಣಯವಿಲ್ಲದಿದ್ದರೆ ಈ ನನ್ನ ಜೀವನವು ಮರುಭೂಮಿ! ನಿನ್ನಲ್ಲಿ ಪ್ರಣಯ ಭಿಕ್ಷೆಯನ್ನು ಬೇಡುವ

ನಿನ್ನ ಟಿಪ್ಪಣಿ”

ರಾಧೆಯು ಓದಿದಳು ಮತ್ತುಮ್ಮೆ ಓದಿದಳು. ನಕ್ಕಳು ತಡೆಯಲಾರದೇ ನಕ್ಕಳು.

ಅನರಿಬ್ಬರೂ ನಗುವುದನ್ನು ನೋಡಿ, ಫಕೀರನು ನೀರವವಾಗಿ ನಿಂತಿದ್ದನು ರಾಧೆ:— ಫಕೀರರೇ! ನೀವು ದಾಲತ್ಗಳನ್ನು ಕರೆದುಕೊಂಡು ಹೋಗುತ್ತೀರಾ? ಫಕೀರನು — ಅಪ್ಪಣೆಯಾದರೆ . . .

ರಾಧೆ-ಇಯಜ್ಜಾಖಾನರಿಗೆ ತಿಳಿದರೆ ನಿಮ್ಮನ್ನು ಸರ್ಜೀವವಾಗಿ ಗೋರಿಮಾಡಿಸಾರು.

ಫಕೀರ — ನಗರದ ಶೀಮೆಯನ್ನು ದಾಟುವ ರೆಗೆ, ಗುಟ್ಟಾಗಿ ಸಾಗಬೇಕಾದರೆ ಆಮೇಲೆ —

ರಾಧೆ — ಟಿಪ್ಪಣಿಸುಲ್ತಾನರವರೇ ಇಲ್ಲಿಗೊಮ್ಮೆ ಬಂದು ಅನರ ರಾಣಿಯನ್ನು ಕರೆದುಕೊಂಡು ಹೋಗಲಿ ನಾವೂ ಆ ಮೈಸೂರಿನ ಸಾಮ್ರಾಟರನ್ನು ನೋಡಿದ ಹಾಗಾಗುತ್ತದೆ

ಫಕೀರ:—ಅದೇ ಸರಿ! ಸುಲ್ತಾನರಿಗೆ ಅರಿಕೆ ಮಾಡುತ್ತೇನೆ. ಮತ್ತೊಂದು ವಿಚ್ಛಾಪನೆ. ಟಿಪ್ಪಣಿಸುಲ್ತಾನರ ದರಬಾರಿನಲ್ಲಿ ದಾಲತ್ ರಾಣಿಯವರ ನಜರು ಶ್ಲಾಘನೀಯವಾದುದು.

ಮಧ್ಯದಲ್ಲಿ ದಾಲತ್ಗಳು ಬೆರಗಾಗಿ “ನಜರೆಂದರೇನು ?” ಎಂದಳು.

ಫಕೀರನು “ರತ್ನ ಖಚಿತವಾದ ಕಠಾರಿಯನ್ನು ಕಳುಹಿಸೋಣವಾಗಿತ್ತಷ್ಟೆ! ಆ

ಬಹುಮಾನಕ್ಕೆ ಪ್ರತಿಯಾಗಿ ಈ 'ಕತ್ತಿ'ಯನ್ನು ಪ್ರಣಯಾಭಿಜ್ಞಾನವಾಗಿ ಕಳುಹಿಸಿದನು ಎಂದು ಹೇಳಿ, ದೊಡ್ಡದೊಗಳೆ ಅಂಗಿಯ ಒಳಗಿನಿಂದ ಒಂದು ಕತ್ತಿಯನ್ನು ತೆಗೆದು ದಾಲತ್ತಳ ಮುಂದೆ ಒಪ್ಪಿಸಿದನು

ದಾಲತ್ — ನಜರನ್ನು ಕಳುಹಿಸಿದ್ದವಳು ಈ ರಾಧಾರಾಣಿ! ಪ್ರಣಯಾಭಿಜ್ಞಾನವನ್ನು ಅವಳಿಗೇ ಕೊಡಿ.

ರಾಧೆ — "ನನಗೇ ಇರಲಿ" ಎಂದು ತೆಗೆದುಕೊಂಡಳು

ರಾಧೆಯು ತೆಗೆದುಕೊಳ್ಳುವಾಗ ಕೃಷ್ಣೋಕಿ ಫಕೀರನಿಗೆ ರೋಮಾಂಚವಾಯಿತು ಫಕೀರನು ಹೊರಡುವುದಕ್ಕೆ ಅಪ್ಪಣೆ ಬೇಡಿದನು

ರಾಧೆ — ಫಕೀರರೇ ತಾವು ರಾಜಕರ್ಮಚಾರಿಗಳಾದರೂ ಈ ನಗರಕ್ಕೆ ಹೊಸ ಬರು ರಾತ್ರಿ ಇಲ್ಲೇ ಇದ್ದು ಊಟ ತಿರಿಸಿಕೊಂಡು ಪ್ರಯಾಣ ಮಾಡಬಹುದಲ್ಲಾ!

ಫಕೀರ.— ಇಲ್ಲ! ನಾನು ಶ್ರೀರಂಗಪಟ್ಟಣದ ರಾಯಭಾರಿಗಳ ಬಿಡಾರಕ್ಕೆ ಹೋಗುವೆನು

ರಾಧೆ.— ತಾವು ದಿವಾನ್ ಮಹಮದಾಲಿಯವರೊಡನೆ ಬಂದಿರುವ ಮತ್ತೊಬ್ಬ ರಾಯಭಾರಿಗಳೋ ?

ಫಕೀರ:— ಹೌದು.

ರಾಧೆ.— ತಮ್ಮ ರಾಯಭಾರವು ಇದೇನೋ ? ತಮ್ಮ ನಿಜವಾದ ಹೆಸರೇನು ?

ಫಕೀರ — ನನ್ನ ಹೆಸರು .. ಮಿರ್ ಸಾದಕ್

ರಾಧೆ — ಕೇಳಿ ಬಲ್ಲೆ

ಮಿರ್ ಸಾದಕನು ಇಬ್ಬರು ರಾಣಿಯರಿಗೂ ವಂದಿಸಿ ಅಪ್ಪಣೆ ಪಡೆದು ಹೊರಟನು ಹೊರಡುವಾಗ ರಾಧೆಯನ್ನೊಂದು ಬಾರಿ ಇಣಕಿನೋಡಿ ಆ ದಿವ್ಯ ಮೂರ್ತಿಯನ್ನು ಮನಸ್ಸಿನಲ್ಲಿ ಪ್ರತಿಷ್ಠಿಸಿದನು ಕಾಲುಗಳು ಮುಂದೆ ಸರಿದವು ಅವನಿಗೆ ಅರಿವಿಲ್ಲದೆಯೇ ಅವನು ದರಿಯಾಬಾಗಿನ ಹೊರಬಾಗಿಲಿಗೆ ಬಂದನು ಅಲ್ಲಿ ಒಂದು ಗಡದ ಮರೆಯಲ್ಲಿ ಹುಚ್ಚಿಯು ಕಾದಿದ್ದಳು ಅವಳೂ ಜೊತೆಯಲ್ಲಿ ಬಂದಳು. ಅಷ್ಟರಲ್ಲಿ ಯಾರೋ ಅಶ್ವಾರೋಹಿಯೊಬ್ಬನು ದರಿಯಾಬಾಗಿನೊಳಗೆ ಪ್ರವೇಶಿಸುತ್ತಿದ್ದನು. ಅವನು ಯಾರೆಂಬುದು ಮಿರ್ ಸಾದಕನಿಗೆ ತಿಳಿಯಿತು ಇಯಜ್ ಖಾನನೇ! ಅವನನ್ನು ನೋಡಿ ಮಿರ್ ಸಾದಕನ ಎದೆಯು ಜಗ್ಗಿందిತ್ತು ಅಶ್ವಾರೋಹಿಯು ಇತ್ತನೋಡಿದರೂ ನಿಲ್ಲದೆ ವೇಗದಿಂದ ಹೊರಟು ಹೋದನು ಮಿರ್ ಸಾದಕನು " ಅವನಿಗೆ ಗೊತ್ತಾಗಲಿಲ್ಲ ಅವನು ನೋಡಲಿಲ್ಲ" ಎಂದನು. ಹುಚ್ಚಿಯು ನಕ್ಕಳು. ಅವರು ಮುಂದೆ ಹೋದರು.

ಹುಚ್ಚಿಯು ಪಿಸುನಾತಿನಿಂದ “ದರಿಯಾಬಾಗಿನ ರಾಣಿಯರು ಹೇಗಿದ್ದಾರೆ?” ಎಂದು ಕೇಳಿದಳು

ಮಿರ್ ಸಾದಕನು — ಸಾವಿತ್ರಿಯ ಬೆನ್ನು ತಟ್ಟಿ, “ಅದರಲ್ಲಿರುವವರು ಸ್ವರ್ಗ ಲೋಕದ ಸುಂದರಿಯರು ! ನಾನು ಅಂಥಾ ರೂಪವತಿಯರನ್ನು ನೋಡಲೇ ಇಲ್ಲ” ಎಂದನು

ಹುಚ್ಚಿ:— ನೀನು ಬಂದ ಕಾರ್ಯವಾಯಿತೋ ?

ಮಿರ್ — ಓಹೋ ! ಸಾಂಗವಾಗಿ ನೆರವೇರಿತು ಒಂದಲ್ಲ, ಎರಡು ಬೇಟೆ ಗಳು ! ಒಂದು ನನಗೆ—ಮತ್ತೊಂದು ಸುಲ್ತಾನನಿಗೆ !

ಹುಚ್ಚಿ — ನಿನ್ನಗೊಂದು ಸಿಕ್ಕುತ್ತದೇನು ?

ಮಿರ್ — ಮನಸ್ಸೆಲ್ಲಾ ಆ ಇಬ್ಬರು ಸುಂದರಿಯರ ರೂಪುಲಾವಣ್ಯಗಳಿಂದ ತುಂಬಿ ಹೋಗಿದೆ ಅಂತರಂಗವನ್ನು ಬಿಚ್ಚಿ ಹೇಳುವುದಾದರೆ—ಎರಡೂ ನನಗೆ ಜೀಕೆಂದು ಆಶೆ !

ಹುಚ್ಚಿ — ಅವರಿಬ್ಬರಲ್ಲಿ ಯಾರು ಸುಂದರಿ ?

ಮಿರ್:— ಇಬ್ಬರೂ ಅನುಪಮ ರೂಪವತಿಯರು ! ಆ ರಾಧೆ ಒಗ್ಗನೋಹಿನಿ!

ಆ ಮನೋಹರವಾದ ರಾತ್ರಿ ವನಲಕ್ಷ್ಮಿಯು ನೋಡಿಕೊಳ್ಳುವ ಮುಕುರ ಬಿಂಬದಂತೆ ಆಕಾಶದಲ್ಲಿ ಚಂದ್ರನು ಧಳಧಳಿಸುತ್ತಿದ್ದನು ಆ ಕಾಂದೇಂದು ಧನುಷ್ಚವಿಯು ಭೂಮ್ಯಾಕಾಶಗಳನ್ನು ವ್ಯಾಪಿಸಿತ್ತು ತಾರಾ ರಮಣಿಯರು ನಗುತ್ತಾ ಮುಂದೆ ಬಂದು, ನಿಶಾನಾಥನನ್ನು ಓಲೈಸುತ್ತಿದ್ದರು ಆಸಾಂದ್ರವಾದ ವನದಲ್ಲಿ ವೃಕ್ಷಲತೆಗಳ ಲೆಲ್ಲಾ ವನಪುಷ್ಪಗಳು ಪುಷ್ಪಿಸಿ ವನಲಕ್ಷ್ಮಿಯನ್ನು ಆರಾಧಿಸುತ್ತಿದ್ದುವು ಆ ಚಂದ್ರಿ ಕಾದಿ ಪ್ರಸಾದ ಪ್ರವುಲಿತವಾದ, ಆ ಪುಷ್ಪ ಸಾರಭ ಸಮೀರಣ ಸುವಾಸಿತವಾದ, ಸಾಂದ್ರವನ ಮಧ್ಯದಲ್ಲಿ ಸಾವಿತ್ರಿಯು ದಿವ್ಯಕಾರದಿಂದ ಹಾಡತೊಡಗಿದಳು ಆ ಅಪ್ಸರ ಗಾನವು ತರಂಗ ತರಂಗವಾಗಿ ಎದ್ದು ಗಿರಿ, ಗುಹಗ 'ನ್ನು ಆಕ್ರಮಿಸಿ ಪ್ರಶಾಂತವಾದ ಗಗನದಲ್ಲಿ ಲೀನವಾಗುತ್ತಲಿದ್ದಿತು ಮನಸ್ಸಿನಲ್ಲಿ ಆ ಜಗನ್ನೋಹಿನಿಯ ರೂಪ ವಿಲಾಸ. ಈ ಕಲಕಂಠಿಯ ಮದಕಲ ನಿನಾದದ ವಿಭ್ರಮ ಸುತ್ತಲೂ ಶರಚ್ಚಂದ್ರಿಕಾ ವಿಲಾಸಿತ ಪ್ರಪುಲ ವನಕುಸುಮ ಸಂದೋಹ ಇವುಗಳ ಮಧ್ಯದಲ್ಲಿ ಮಿರ್ ಸಾದಕನು ಒಂದು ಸ್ವರ್ಗವನ್ನೇ ಅನುಭವಿಸುತ್ತಿದ್ದನು ಬರಬರುತ್ತಾ ಈ ಗಾನ ಮಾಧುರ್ಯದಲ್ಲಿ ಆ ರೂಪ ವೈಭವವು ಮಲಿನವಾಗಿ ಹೋಯಿತು ಊರಿಗೆ ಸಮೀಪದಲ್ಲಿ ಬರುತ್ತಲೇ ಆ ಗಾನವಾಹಿನಿಯು ಅಂತರ್ಧಾನವಾಯಿತು ಮಧುಮಧುರ ನಿನಾದದಲ್ಲಿ ಲೀನವಾಗಿದ್ದ ಮಿರ್ ಸಾದಕನು “ಸಾವಿತ್ರಿ ಸಾವಿತ್ರಿ ನನ್ನ ಮೋಹಿನಿ” ಎಂದು ಎರಡು ಕೈಗಳನ್ನೂ ಬಾಚಿ ಸಾವಿತ್ರಿಯನ್ನು ಮುತ್ತಿಟ್ಟನು. ಅವನ ಆಲಿಂಗನ ಸುಖದಲ್ಲಿ ಮಗ್ನಳಾಗಿ ಸಾವಿತ್ರಿಯು ಮೈಮರೆತಳು

ಮಿರ್ಸಾದಕನು ಬಿಡಾರಕ್ಕೆ ಬರುವ ಹೊತ್ತಿಗೆ ರಾತ್ರಿ ಬಹಳ ಹೊತ್ತಾಗಿತ್ತು. ದಿವಾ ಮಹಮದಾಲಿಯವರು ಹಾಸಿಗೆಯ ಮೇಲೆ ಕುಳಿತಿದ್ದರು ದೀಪವು ಉರಿಯುತ್ತಿತ್ತು ಮಿರ್ಸಾದಕನು ತನ್ನ ಕೋಣೆಗೆ ಹೋಗಿ ವೇಷವನ್ನು ಬದಲಾಯಿಸಿದನು ಮಹಮದಾಲಿಯವರ ಬಳಿ ಬಂದು ಕುಳಿತುಕೊಂಡನು

ಮಹಮದ್ — ಮಿರ್ಸಾದಕ್ ! ಸಂಧ್ಯಾಕಾಲದಿಂದ ಎಲ್ಲಿ ಹೋಗಿದ್ದೆ.

ಮಿರ್ಸಾ.— ದಿನಾನರೇ ! ದರಿಯಾಬಾಗಿನ ದಾನವನ್ನು ನೋಡುವುದಕ್ಕೆ ಹೋಗಿದ್ದೆ ಎಂಥಾ ದಿವ್ಯವಾದ ದಾನ ಅದೊಂದು ಸ್ವರ್ಗಲೋಕವೇ ದಾಲತ್ ರಾಣಿ ಸ್ವರ್ಗದರಾಣಿ ನನಗೆ ಅವಳನ್ನು ಪೂಜಿಸಬೇಕೆನಿಸುತ್ತದೆ ಆರಾಧಿಸಬೇಕೆನಿಸುತ್ತದೆ

ಮಹಮದ್ — ನಾನೇ ಹೋಗಿ ನೋಡಿಕೊಂಡು ಬಾರೆಂದು ನಿನ್ನನ್ನು ಕಳುಹಿಸಬೇಕೆಂದಿದ್ದೆ ಧರ್ಮ ಬುದ್ಧಿ ಇಲ್ಲದ ನಿನಗೆ ಆ ದಾನ ಧರ್ಮಗಳು ರುಚಿಸದೆಂದು ನನಗೆ ತೋರಿತು

ಮಿರ್ಸಾ — ನೋಡದಿದ್ದರೆ ರುಚಿಸುತ್ತಿರಲಿಲ್ಲ ನೋಡಿದ ಮೇಲೆ ರುಚಿಸುವುದಿರಲಿ ಮನಸ್ಸೇ ಬೇರೆಯಾಗಿ ಹೋಗಿದೆ

ಮಹಮದ್ — ಕೇಳು ! ಮಿರ್ಸಾದಕ್ ! ನಾವು ಬಂದ ಕಾರ್ಯವು ಪೂರೈಸಿತು ನನಾಬರು ಹೇಳಿ ಕಳುಹಿಸಿದ್ದರು ಬಹು ಮರ್ಯಾದೆಯಿಂದ ಕಂಡು ಮನ್ನಣೆ ಮಾಡಿದರು ಭಾರಿ ಖಿಲ್ಲತ್ತುಗಳನ್ನು ಕೊಟ್ಟರು ಸುಲ್ತಾನರವರಿಗಾಗಿ ಅನರ್ಘ ವಸ್ತ್ರಾಭರಣಗಳನ್ನು ಒಪ್ಪಿಸಿದರು ಒಂದು ಮುದ್ರಿತವಾದ ಲಕ್ಕೋಟಿಯನ್ನು ಕೊಟ್ಟರು. “ಇವರಲ್ಲಿ ಸುಲ್ತಾನರವರ ಉತ್ತರವಿದೆ ” ಎಂದು ಹೇಳಿದರು

‘ ನಾನು ಆತುರನಾಗಿ ನಮ್ಮ ರಾಯಭಾರವ ಫಲಿತಾಂಶವನ್ನು ಪ್ರಶ್ನೆ ಮಾಡಿದೆ. ಅವರು ನಗುತ್ತಾ “ದಿನಾನರೇ ! ನಗರದಲ್ಲಿ ಹಣವಿಲ್ಲ, ರಾಜ್ಯವು ತಮ್ಮದೇ ಇದೆ. ಅದನ್ನು ಸುಖವಾಗಿ ಕಾಪಾಡುವ ಭಾರವು ನನ್ನದಾಗಿದೆ ನಾನು ಇಲ್ಲಿರುವವರಿಗೆ ನಗರದಿಂದ ಹಣವು ಬರುವುದೇ ಇಲ್ಲ ನನ್ನನ್ನು ಕಿತ್ತುಹಾಕಿ ನಗರವನ್ನು ಸುಲಿಗೆ ಮಾಡಬಹುದು.” ಎಂದು ಹೇಳಿದರು ಅವರು ಎಷ್ಟೋ ಮಾತನಾಡಿದರು ಸ್ಪಷ್ಟವಾಗಿ ನುಡಿದರು ಅವರ ಸ್ಪಷ್ಟಭಾಷಣ ಶುದ್ಧ ನ್ಯಾಯನೀತಿಗಳು, ಪ್ರಜಾವಾತ್ಸಲ್ಯ ಪ್ರಭುಭಕ್ತಿ ಇವುಗಳೆಲ್ಲಾ ಅನ್ಯಾದೃಶವಾದುವು ಅದನ್ನು ಕೇಳಿ ನಮ್ಮ ರಾಯಭಾರವು ವಿಫಲವಾದರೂ ನನ್ನ ಮನಸ್ಸಿಗೆ ಎಷ್ಟೋ ಹರ್ಷವಾಯಿತು

ಮಿರ್ಸಾ:— ಕಾರ್ಯವು ವಿಫಲವಾದರೂ ತಾವು ಖಿಲ್ಲತ್ತುಗಳನ್ನು ತಂದಿರಾ ?

ಮಹಮದಾಲಿಯವರು,— ನಗುತ್ತಾ “ಇದುವರೆಗೂ ಸುಲ್ತಾನರೂ ನಗರದ

ನವಾಬರೂ ಸಮಾಸರು. ಖಿಲ್ಲತ್ತುಗಳನ್ನು ನಿರಾಕರಿಸಿದರೆ, ವಿರೋಧವನ್ನು ಸ್ಥಾಪಿಸಿದಂತೆಯೇ ಸರಿ ! ನಗರದ ನವಾಬರನ್ನು ವಿರೋಧಿಸುವುದಕ್ಕೆ ನನಗೆ ಅಧಿಕಾರವಿಲ್ಲ” ಎಂದರು.

ಮಿರ್ ಸಾದಕನು ತಲೆದೂಗಿ ಸುಮ್ಮನಾದನು

ಮಹಮದಾಲಿಯವರು “ನಾಳೆಪ್ರಾಧಃಕಾಲ ನಿನ್ನನ್ನು ಕಳುಹಿಸುವಂತೆ ಹೇಳಿದ್ದಾರೆ. ಹೋಗಿ ಭೇಟಿಮಾಡಿಕೊಂಡು ಬಾ!” ಎಂದರು

ಮಿರ್ — ಏನು ? ಖಿಲ್ಲತ್ತುಗಳನ್ನು ತರುವುದಕ್ಕೋ !

ಮಹ — ಖಿಲ್ಲತ್ತುಗಳನ್ನು ಕೊಡುತ್ತಾರೆ ಏನೋ ನಿನ್ನೊಡನೆ ಮಾತನಾಡಬೇಕಂತೆ

ಮಿರ್. — ಅಪ್ಪಣೆ

ಅಲ್ಲಿಗೆ ಮಾತು ಮುಗಿಯಿತು. ಇಬ್ಬರೂ ಮಲಗಿದರು ನಿದ್ರೆ ಬರಲಿಲ್ಲ ಮಹಮದಾಲಿಯವರಿಗೆ ರಾಯಭಾರವು ವಿಫಲವಾದ ಚಿಂತೆ. ಅದರಿಂದ ಮುಂದಾಗುವ ಅನಾಹುತಗಳ ಕಲ್ಪನೆ ಮೈಸೂರಿನ ಅಂತಃಕಲಹದ ವಿಷಜ್ವಾಲೆ ನವಾಬರ ವಿರಪುತ್ರರ ಸಂಗ್ರಾಮ, ಮೈಸೂರಿನ ಅಧಃಪತನ, ಈ ಚಿತ್ರಗಳು ಅವರ ಮನಸ್ಸಿನಮೇಲೆ ಪ್ರವಾಹದಂತೆ ಬಂದು ಧುಮುಕುತ್ತಿದ್ದುವು

ಮಿರ್ ಸಾದಕನ ಆಲೋಚನೆಗಳೇ ಬೇರೆ. ಒಂದು ಸಾರಿ ದೌಲತ್‌ಗಳ ಪ್ರಶಾಂತ ಮೋಹಿನೀರೂಪ ಮತ್ತೊಂದು ಬಾರಿ ರಾಧೆಯ ಉಜ್ವಲ ಸೌಂದರ್ಯ ಪ್ರದೀಪ. ಇವುಗಳ ಆಂದೋಲನ. ಮಧ್ಯೆ ಒಂದುಕಡೆ ಟಿಪ್ಪುಸುಲ್ತಾನನ ಸ್ನೇಹ! ಮತ್ತೊಂದು ಕಡೆ ಇಯಜ್‌ಖಾನನಭೀತಿ ಅವನ ಹಿಂದಿನ ಕಥೆಗಳೆಲ್ಲಾ ಜ್ಞಾಪಕಕ್ಕೆ ಬಂದಂತೆ. ಅವನ ಮನಸ್ಸಿನಲ್ಲಿ ಆ ಸುಂದೋಪಸುಂದರ ಮಹಾಯದ್ಧನಾದಂತೆ, ಅವರಿಬ್ಬರೂ ಧೂಳಿಪಟವಾಗಿ ಹೋದಂತೆ, ಆ ಇಬ್ಬರು ಮೋಹಿನಿಯರೂ ನಿರಾಶ್ರಯರಾದಂತೆ, ಯಾವುದೋ ಒಂದು ಅಮೃತಹಸ್ತವು ಅವೆರಡು ಜೀವರತ್ನಗಳನ್ನು ತನ್ನ ಕಂಠದಲ್ಲಿ ಕಟ್ಟಿದಂತೆ, ತಾನು ಗರುಡಾರೂಢನಾದ ಮಹಾವಿಷ್ಣುವಿನಂತೆ, ದೌಲತ್ ರಾಧೆಯರನ್ನು ಉಭಯ ಪಾರ್ಶ್ವದಲ್ಲಿಯೂ ಆಲಿಂಗಿಸಿಕೊಂಡು ಆಕಾಶಕ್ಕೆ ಹಾರಿಹೋದಂತೆ, ಸಾವಿತ್ರಿಯು ಗಂಧರ್ವಗಾನವನ್ನು ಹಾಡುತ್ತಾ ಭೂದೇವಿಯಂತೆ ಕೆಳಗೆ ಉಳಿದಂತೆ, ಅವನ ಕಲ್ಪನಾ ಸಾಮ್ರಾಜ್ಯದಲ್ಲಿ ಮಿರ್ ಸಾದಕನು ಸುಖಿಯಂತೆ ಸುಖಿಯಾಗಿ, ಕಾಮಿಯಂತೆ ಕಾಮಿಯಾಗಿ, ಭೋಗಿಯಂತೆ ಭೋಗಿಯಾಗಿ, ಹುಚ್ಚನಂತೆ ಹುಚ್ಚನಾಗಿ ರಾತ್ರಿಯನ್ನು ಕಳೆದನು

ಬೆಳಕು ಹರಿಯಿತು ಮಿರ್ ಸಾದಕನು ಎದ್ದು ಬೆಳಗಿನ ಕೃತ್ಯಗಳನ್ನು ಪೂರೈಸಿದನು. ಅರಮನೆಯಿಂದ ಮ್ಯಾನಾಬಂದಿಕ್ಕೆ, ವಸ್ತ್ರಾಲಂಕಾರ ಭೂಷಿತನಾಗಿ

ಅರಮನೆಗೆ ಹೋದನು. ಅಲ್ಲಿ ನವಾಬರ ಭೇಟಿ ಮಾಡಿದನು ಇಯಜ್‌ಖಾನನು ಪ್ರೀತಿ ವಿಶ್ವಾಸಗಳಿಂದ ಮಾತನಾಡಿಸಿದನು ರಾಜಕೀಯ ರಾಯಭಾರಿಯೊಡನೆ ಬಿಗಿಯಾಗಿ ಮಾತನಾಡುವಂತಲ್ಲ, ಪ್ರೀತಿಯ ಗೆಳೆಯನೊಡನೆ ಮಾತನಾಡುವಂತೆ ಮಿರ್ ಸಾದಕನ ವಾಕ್ಯಾತುರ್ಯವನ್ನು ನೋಡಿ ನವಾಬನು ಅಶ್ಚರ್ಯಚಕಿತನಾದನು. ಟಿಪ್ಪೂಸುಲ್ತಾನರಿಗೆ ಒದ್ದಿವಾದವನ್ನು ಹೇಳಿಕಳುಹಿಸಿದನು ಸುಲ್ತಾನನ ಸಾಮ್ರಾಜ್ಯರಚನೆಯಲ್ಲಿ ತನಗಿರುವ ಅಪಾರ ಸಹಾನುಭೂತಿಯನ್ನು ವ್ಯಕ್ತಪಡಿಸಿದನು ಇಯಜ್‌ಖಾನನ ಪ್ರೀತಿ ಗೌರವಗಳನ್ನೂ, ಪ್ರಭುಭಕ್ತಿಯನ್ನೂ ನೋಡಿ ಮಿರ್ ಸಾದಕನು ಬೆರಗಾಗಿ ಹೋದನು “ಎಂಥಾ ಧೀರಪುರುಷನಿವನು ಎಷ್ಟು ಉದಾರಿ ಇವನು ಟಿಪ್ಪೂಸುಲ್ತಾನನಿಗಿಂತಲೂ ಎಷ್ಟೋ ಗುಣಾಡ್ಯನು” ಎಂದು ಅವನ ಅಂತರಾತ್ಮವು ಎದ್ದು ಬಂದು ಅವನಿಗೆ ಬುದ್ಧಿ ಹೇಳುತ್ತಿತ್ತು ನವಾಬನು ಟಿಪ್ಪೂಸುಲ್ತಾನನಿಗೆ ಕೊಡಬೇಕೆಂದು ಒಂದು ಗುಪ್ತ ಪತ್ರವನ್ನು ಅವನ ಕೈಯಲ್ಲಿ ಕೊಟ್ಟನು. ಮಿರ್ ಸಾದಕನು ನಗರದ ನವಾಬರಿಂದ ಮಾನಿತನಾಗಿ ಬಿಡಾರಕ್ಕೆ ಸಂತೋಷದಿಂದ ಹಿಂದಿರುಗಿದನು

ಅದೇ ದಿನವೇ ರಾಯಭಾರಿಗಳಿಬ್ಬರೂ ಶ್ರೀರಂಗಪಟ್ಟಣಕ್ಕೆ ಪ್ರಯಾಣಮಾಡಿದರು

ಸುಲ್ತಾನರ ಸಂದೇಶ

ನಗರಕ್ಕೆ ಹೋಗಿದ್ದ ರಾಯಭಾರಿಗಳು ಶ್ರೀರಂಗಪಟ್ಟಣಕ್ಕೆ ಹಿಂದಿರುಗಿ ಬಂದು ಸೇರಿದರು ಬಂದದಿನವೇ ಮಹಮದಾಲಿಯವರು ಸುಲ್ತಾನರವರ ಭೇಟಿಮಾಡಿದರು.

ದಿವಾನರವರು ತಾವು ಹೋಗಿದ್ದ ಕೆಲಸವು ವಿಫಲವಾಯಿತೆಂದು ತಲೆ ತಗ್ಗಿಸಿ ಹೇಳಿದರು. ನಗರದ ಖಿಲ್ಲತ್ತುಗಳನ್ನು ಸನ್ನಿಧಾನದಲ್ಲಿ ಒಪ್ಪಿಸಿದರು ಲಕ್ಕೋಟಿಯನ್ನು ಸುಲ್ತಾನರ ಕೈಗೆ ಕೊಟ್ಟರು ಸುಲ್ತಾನರು ಲಕ್ಕೋಟಿಯನ್ನು ಒಡೆದು ಕಾಗದವನ್ನು ಓದಲಾರಂಭಿಸಿದರು ಬಲು ವಿಸ್ತಾರವಾದ ಕಾಗದ ನುಡುನಡುವೆ ಸಮಾಧಾನದ ಭಾವವು ತೋರ್ಪಡುತ್ತಿತ್ತು ಕೊನೆಕೊನೆಗೆ ಸುಲ್ತಾನರ ಮುಖವು ಕೆಂಪೇರಿತು. ಕಾಗದ ಮುಗಿಯಿತು ಟಿಪ್ಪುವಿನ ಕ್ರೋಧವು ಮುಗಿಲು ಮುಟ್ಟಿ ಮಾತು ಉಚ್ಚಳಿಸಿತು. “ನಗರವು ಕೈ ಬಿಟ್ಟುಹೋಯಿತು” ಎಂದು ದೀರ್ಘಶ್ವಾಸ ಬಿಟ್ಟನು. “ದಿವಾನರೇ! ನಗರದ ನವಾಬರು ಸ್ವತಂತ್ರರಂತೆ ವರ್ತಿಸಿದರೋ?” ಎಂದು ಕೇಳಿದನು.

ದಿವಾನ್:—ಇಲ್ಲ! ಖಾವಿಂದ್! ಬಹು ವಿಧೇಯತೆಯಿಂದ ನಡೆದುಕೊಂಡರು. ಸನ್ನಿಧಾನದಲ್ಲಿ ಬಹಳ ಭಕ್ತಿ ಗೌರವಗಳನ್ನು ವ್ಯಕ್ತಪಡಿಸಿದರು.

ಸುಲ್ತಾನ್—ನಗರದಲ್ಲಿ ಬಹಳ ಧನವಿದೆಯೆಂದು ಕೇಳಿದ್ದೆನು ಒಂದು ಕೋಟಿ ರೂಪಾಯಿಗಳಲ್ಲವೆಂದರೆ ಆಶ್ಚರ್ಯ!

ದಿವಾನ್ —ಅದರಲ್ಲಿ ಭದ್ರವೇನೂ ಕಾಣಲಿಲ್ಲ ಎಲ್ಲವೂ ಸಹಜವಾಗಿಯೇ ಇತ್ತು.

ಸುಲ್ತಾನ್ —ನಾನು ನಂಬುವುದಿಲ್ಲ ಇದೊಂದು ತಿರಸ್ಕಾರವೇ ಸರಿ ಈ ವಿಷಯದಲ್ಲಿ ಗಹನವಾಗಿ ಅಲೋಚಿಸತಕ್ಕದ್ದಿದೆ ಈ ದಿನವೇ ದರಿಯಾದಾಲತ್ತಿನಲ್ಲಿ ಮಂತ್ರಿಗಳೂ, ಸರದಾರರೂ ಎಲ್ಲರೂ ಸೇರತಕ್ಕದ್ದು ರಾಯಭಾರಿಗಳಿಗೆ ಅಪ್ಪಣೆ ಕೊಟ್ಟು ಕಳುಹಿಸಿದನು.

ರಾಜಧಾನಿಯಲ್ಲಿಲ್ಲಾ ಗುಸುಗುಂಪಲು ಮಂತ್ರಿಗಳೆಲ್ಲಾ ಸರಸ್ವರ ಮಾತನಾಡುತ್ತಾರೆ ಎಲ್ಲರೂ ದಿವಾನರನ್ನು ನೋಡಿ ಮಾತನಾಡಿದರು ನಗರದ ವಿಚಾರವನ್ನು ಕೂಲಂಕಷವಾಗಿ ಚರ್ಚಿಸಿದರು ಮಂತ್ರಿ ಪೂರ್ಣಯ್ಯನವರನ್ನು ದಿವಾನರು ಭೇಟಿಮಾಡಿದರು ಸಮಾಚಾರಗಳನ್ನೆಲ್ಲಾ ಸವಿಸ್ತಾರವಾಗಿ ಹೇಳಿದರು ಪೂರ್ಣಯ್ಯನವರು “ಕೆಲಸವು ಕೆಟ್ಟುಹೋಯಿತು” ಎಂದರು

ಸ್ವಲ್ಪ ಹೊತ್ತು ಸುಮ್ಮನಿದ್ದು, “ದಿವಾನರವರೇ! ದೌಲತ್ ರಾಣಿಯವರಲ್ಲಿ ಈ ರಾಯಭಾರದ ಮಾತು ಹೇಳಿ ಏನಾದರೂ ಸಂಧಾನ ನಡೆಸಲು ಅನುಕೂಲಿಸಲಿಲ್ಲವೇ?” ಎಂದು ಕೇಳಿದರು

ಮಹಮದಾಲಿಯವರು “ಅವರಲ್ಲಿಯೂ ಮಾತನಾಡಿದೆ ಎಷ್ಟೋ ಪ್ರಯತ್ನ ಮಾಡಿದೆ. ಕಾರ್ಯ ಸಾಧನೆಯಾಗಲಿಲ್ಲ” ಎಂದುತ್ತರವಿತ್ತರು

ಪೂರ್ಣಯ್ಯ.—ದಿವಾನರೇ! ಈರಾಯಭಾರದ ಭಂಗದಿಂದ ಪ್ರಮಾದವಾಗುತ್ತದೆಂದು ನಗರದ ನವಾಬರಲ್ಲಿ ಸೂಚಿಸಲಿಲ್ಲವೇ?

ದಿವಾನ್.—ಸೂಚಿಸುವುದೇನು? ಯುದ್ಧವೇ ಪ್ರಾಪ್ತವಾಗುತ್ತದೆಂದು ನಗರದ ನವಾಬರಿಗೆ ಮನದಟ್ಟಾಗಿದೆ.

ಪೂರ್ಣಯ್ಯ — ನಗರವೆಲ್ಲಿ? ನವಾಬರಲ್ಲಿ? ಎಲ್ಲಾ ತಲೆಕೆಳಗಾಗಿ ಹೋಯಿತು

ದಿವಾನ್.—ನವಾಬರೂ ನವಾಬಗಿರಿಯನ್ನು ತ್ಯಜಿಸಿದಂತೆ ತೊರೆಯಬಲ್ಲ ಧೀರರು

ಪೂರ್ಣಯ್ಯ.—ತಮಗೆ ಹಾಗೆ ತೋರಬಹುದು. ಆ ಕೆಲಸವು ಅಷ್ಟು ಸರಳವೆಂದು ನನಗೆ ಅನ್ನಿಸುವುದಿಲ್ಲ ಒಂದು ಕಡೆ ಸುಲ್ತಾನರು. ಮತ್ತೊಂದು ಕಡೆ ಸಮಾನ ಬಲಪರಾಕ್ರಮಶಾಲಿಗಳಾದ ನವಾಬರು ಇವೆರಡು ಕುಲಾದ್ರಿಗಳ ಘರ್ಷಣದಿಂದ ಜ್ವಾಲಾಮುಖಿಯು ಏಳುತ್ತದೆ ಈ ದುರ್ಘಟೆ ಪ್ರಸಂಗವು ಬಂದೇ ಬರುವುದೆಂದು ಅಂದುಕೊಂಡಿದ್ದೆ. ಇಷ್ಟು ಬೇಗ ಬರುವುದೆಂದು ಸ್ವಪ್ನದಲ್ಲಿಯೂ ಎಣಿಸಿರಲಿಲ್ಲ. ಬಂದೇಬಿಟ್ಟಿತು!

ಆಮೇಲೆ ಬಹಳ ಹೊತ್ತು ಮಾತನಾಡುತ್ತಿದ್ದರು ದಿವಾನರು ಮನೆಗೆ ಹೊರಟು ಹೋದರು

ಈ ದಿನ ಮಂತ್ರಿಗಳು, ದಿವಾನರು, ಸರದಾರರು, ಎಲ್ಲರ ಬಾಯಿಯಲ್ಲೂ ಇದೇ ಮಾತು ಪುರಜನರು, ವರ್ತಕರಲ್ಲಿಯೂ ಹರಡಿತು ಓಲೇಕಾರರು, ಸಿಪಾಯಿಗಳಲ್ಲಿಯೂ ಹಬ್ಬಿತು ನಗರದ ಮೇಲೆ ಘಾಜು ಹೊರಡುತ್ತದೆ ಐವತ್ತು ಸಹಸ್ರ ಸೈನ್ಯವು ಹೊರಡುತ್ತದೆ ಲಕ್ಷವೇ ಹೋಗಬಹುದು ಸ್ವಯಂ ನವಾಬರೇ ಹೊರಟು ಬಿಟ್ಟಿದ್ದಾರಂತೆ ಅಂಗಡಿಗಳೂ ಹೊರಡುತ್ತವೆ ಆಟದವರು ಹೊರಡುತ್ತಾರೆ ಬೇಟೆಯವರು ಹೋಗುತ್ತಾರೆ ಕೆಲಸವಿಲ್ಲದವರಿಗೆಲ್ಲಾ ಇದೊಂದು ಹೊಸ ಉತ್ಸಾಹ. ಪಟ್ಟಣದಲ್ಲೆಲ್ಲಾ ಇದೇ ಮಾತು ಪುಂಖಾನುಪುಂಖವಾಗಿ ಮಾತುಗಳು ಹೊರಡುತ್ತಿವೆ

ಮಧ್ಯಾಹ್ನ ಭೋಜನೋತ್ತರ ಮಿರ್ ಸಾದಕನು ಸುಲ್ತಾನರವರನ್ನು ಅಂತರಂಗದಲ್ಲಿ ಭೇಟಿ ಮಾಡಿದನು ಸುಲ್ತಾನನು ಅವನ ಮೇಲೆ ಪೂರ್ಣಾನುಗ್ರಹವನ್ನು ಬೀರಿದನು ಸುಲ್ತಾನನು ಮಿರ್ ಸಾದಕನನ್ನು ಕೈ ಹಿಡಿದು ಹತ್ತಿರ ಕುಳಿರಿಸಿಕೊಂಡು “ನಗರದ ಸಮಾಚಾರವೇನು ? ದೌಲತ್ ರಾಣಿಯವರನ್ನು ನೋಡಿದ್ದೆಯಾ ? ಅವರೇನು ಹೇಳಿದರು ?” ಎಂದು ಕೇಳಿದನು

“ಜಹಾಪನಾ ! ನಾನು ರಾಣಿಯವರ ಭೇಟಿ ಮಾಡಿದೆ ಅವರ ಅಂತಃಪುರದಲ್ಲಿಯೇ ಭೇಟಿಯಾಯಿತು ತಮ್ಮ ಕಡೆಯವನೆಂದು ತಿಳಿಯುತ್ತಲೇ ಬಲು ವಿಶ್ವಾಸಗೌರವಗಳಿಂದ ನೋಡಿದರು ಸ್ವಯಂ ದೌಲತ್ ರಾಣಿಯವರು ತಮ್ಮ ಯೋಗಕ್ಷೇಮವನ್ನು ಆದರದಿಂದ ವಿಚಾರಿಸಿದರು. ತಮ್ಮ ಪ್ರಣಯವತ್ರಿಕೆಯನ್ನು ಅವರಿಗೊಪ್ಪಿಸಿದ ಅದನ್ನು ಓದುವಾಗ ಅವರ ಮುಖದಲ್ಲಿ ಮಂದಹಾಸವು ಸೂಸುತ್ತಿತ್ತು. ಆ ಪತ್ರಿಕೆಯಿಂದ ಅವರೆಷ್ಟೋ ಆನಂದಪಟ್ಟರು ಗೊಂಡಾರಣ್ಯದಲ್ಲಿ ಬಂಧುದರ್ಶನವಾದಷ್ಟು ಆನಂದವಾಯಿತು ಅಲ್ಲಿ ಆ ಅಂತಃಪುರದಲ್ಲಿ ನವಾಬರ ದೊಡ್ಡ ತೈಲಚಿತ್ರವಿದೆ ಅದರ ಎದುರಿನಲ್ಲಿ ತಮ್ಮ ಭವ್ಯವಾದ ಚಿತ್ರ ಪರವಿದೆ. ಆ ಪರದ ಕಡೆಗೆ ಮುಗುಳುನಗೆಯಿಂದ ನೋಡಿದರು. ಆಗ ಅವರ ಮುಖದ ಮೇಲೆ ಲಜ್ಜೆ ಅವರಿಸಿತು ಆ ಲಜ್ಜಾನತವಾದ, ಮಂದಹಾಸವೂರಿತವಾದ ಮುಖವು ಎಷ್ಟೋ ಶೋಭಾಯು ಮಾನವಾಗಿತ್ತು ತಮ್ಮ ಪಟ್ಟದ ಕತ್ತಿಯನ್ನು ಅವರಿಗೊಪ್ಪಿಸಿದೆ ಅದನ್ನು ಎರಡು ಕೈಗಳಿಂದಲೂ ಸ್ವೀಕರಿಸಿದರು ಮುಖದ ಸಮಾಪಕ್ಕೆ ಕೊಂಡುಹೋಗಿ ಮೃದುವಾಗಿ ಮುದ್ದಿಟ್ಟರು. ಹೃದಯದಲ್ಲಿ ಧರಿಸಿದರು.”

ಇದನ್ನು ಕೇಳಿ— ಸುಲ್ತಾನನು ಮೋಹವಿಹ್ವಲನಾಗಿ ಹೋದನು ದೌಲತ್

ಳನ್ನೇ ಪ್ರತ್ಯಕ್ಷವಾಗಿ ಕಾಣುತ್ತಿದ್ದನು. ಆ ಆನಂದದಲ್ಲಿ ಮಿಾರ್ ಸಾದಕನ ಎರಡು ಭುಜಗಳನ್ನು ಗಟ್ಟಿಯಾಗಿ ಹಿಡಿದುಕೊಂಡು ಕುಳಿಕೆ “ಅದಕ್ಕೆ ಉತ್ತರವೇನು ಬಂತು, ಹೇಳು! ನನ್ನ ದೌಲತ್ತೇನು ಹೇಳಿದಳು?” ಎಂದನು.

ಮಿಾರ್ ಸಾದಕನು ಅವನ ರುಚಿಯಾದ ಸುಳ್ಳು ಕಥೆಯನ್ನು ಮುಂದುವರಿಸಿದನು “ಅವರು ಹೊರಟೇ ನಿಂತಿದ್ದಾರೆ ನನ್ನ ಜೊತೆಯಲ್ಲಿ ಹೊರಟುಬರುತ್ತಿದ್ದರು ನನಗೆ ಕರೆತರುವ ಧೈರ್ಯವಿಲ್ಲ ಖಾನರವರಿಗ ತಿಳಿದುಬಿಟ್ಟರೆ ಪ್ರಮಾದ! ಅವರು ‘ಟಿಪ್ಪೂಸ. ಲ್ತಾನರವರೇ ಇಲ್ಲಿಗೆ ಬರಲಿ, ಎಂದು ಹೇಳಿದರು.’ ಎಂದನು

ಈ ಕಥೆಯನ್ನು ಕೇಳುತ್ತ ಟಿಪ್ಪುವು ತನ್ನ ಮನಸ್ಸಿನಲ್ಲಿಯೇ ಸ್ವರ್ಗದ ಅನಂತ ಕಲ್ಪನಾ ಚಿತ್ರಗಳನ್ನು ಕಾಣುತ್ತಿದ್ದನು “ಸುಲ್ತಾನರೇ ಬರಲಿ” ಎಂಬ ಮಾತು ಅವನ ಕಿವಿಗೆ ದಿವ್ಯ ಸಂಗೀತದ ಪಲ್ಲವಿಯಂತಿತ್ತು ಮನಸ್ಸಿಗೆ ಅಮೃತಧಾರೆಯಂತಾಯಿತು ಅಂದು ಅವನಲ್ಲಿ ವಿಸ್ಮಾನವಿದ್ದರೆ ನಗರಕ್ಕೆ ಹಾರಿಹೋಗಿ ದೌಲತ್ತಳ ದರ್ಶನಮಾಡಿ ಅವಳನ್ನು ಶ್ರೀರಂಗಪಟ್ಟಣಕ್ಕೆ ಕರೆತರುತ್ತಿದ್ದನು ಈ ದೂತವಾಕ್ಯದಿಂದ ಅಷ್ಟೇ ಸಂತಸಗೊಂಡನು “ಮಿಾರ್ ಸಾದಕ! ನಿನಗೆ ಏನು ಪುರಸ್ಕಾರ ಕೊಟ್ಟಿರೂ ತೀರದು ಅಂತಹ ಸಂಧಾನವನ್ನು ಚಮತ್ಕಾರದಿಂದ ನಡೆಸಿದ್ದೀಯೆ” ಎಂದು ಬಹುವಾಗಿ ಕೊಂಡಾಡಿದನು

ಮಿಾರ್ ಸಾದಕನು “ಹುಜೂರು ನನ್ನದೊಂದು ಪ್ರಾರ್ಥನೆ ಇದೆ. ಅದನ್ನು ಸನ್ನಿಧಾನದಲ್ಲಿ ಅರಿಕೆ ಮಾಡಬೇಕೆಂದು ಆಶೆ! ಭಯವಾಗುತ್ತದೆ ”

“ಭಯವೇಕೆ? ಹೇಳು ಬೇಕಾದ್ದು ನಡೆಸಿಕೊಡುತ್ತೇನೆ ”

“ನಗರದಲ್ಲಿ ಸೋನಾಮಹಲಿನಲ್ಲಿ ದೌಲತ್ ರಾಣಿಯವರ ಸಾನ್ನಿಧ್ಯದಲ್ಲಿ ರಾಧೆ ಎಂಬ ಹುಡುಗಿಯೊಬ್ಬಳಿದ್ದಾಳೆ ಅವಳು ಸೌಂದರ್ಯದ ಖನಿ! ಅವಳನ್ನು ನನಗೆ ದಯಪಾಲಿಸಬೇಕು.”

“ಮುರಾಳ, ಪ್ರಪಂಚದಲ್ಲಿರುವ ಸುಂದರ ಸ್ತ್ರೀಯರೆಲ್ಲಾ ನಿನಗೇ ಬೇಕು ಕಾಮಪರವಶನಾದ ನೀನು ಹಿಂದುಮುಂದೆ ನೋಡುವುದಿಲ್ಲ ನಿನಗೆ ಇಂದೊಂದು ಹೆಣ್ಣು, ನಾಳೆ ಬೇರೊಂದು ಹೆಣ್ಣು.”

“ಇಲ್ಲ ಖಾವಿಂದ್! ಆ ಜಗನ್ನೋಹಿನಿಯಾದ ರಾಧೆಯನ್ನು ಕೊಟ್ಟು ಮದುವೆ ಮಾಡಿಸಿದರೆ ಆ ಮೇಲೆ ಪರಸ್ತ್ರೀಯರ ಮುಖಾವಲೋಕನ ಮಾಡುವುದಿಲ್ಲ. ಈಶರೀರವನ್ನು ತಮ್ಮ ಸೇವೆಯಲ್ಲಿಯೇ ಅರ್ಪಣ ಮಾಡಿಬಿಡುತ್ತೇನೆ.”

“ಆಹಾ! ಎಷ್ಟು ಸಭ್ಯ, ಎಷ್ಟು ಗುಣಾಢ್ಯ, ಹೆಂಗಸರ ಹುಚ್ಚು ಹಿಡಿದರೆ ಭ್ರಮರದಂತೆ ಪುಷ್ಪದಿಂದ ಪುಷ್ಪಕ್ಕೆ ಹಾರುತ್ತಿರುವುದೇ. ಆ ರಾಧೆಯು ಸಾಮಾನ್ಯ

ಳಲ್ಲ ಸ್ವತಂತ್ರ ರಾಣಿ ಆ ವೀರ ಭೂಮಿಯ ಸ್ವತಂತ್ರ ರಾಣಿಯನ್ನು ಬಲಾತ್ಕಾರ ದಿಂದ ತಂದರೆ, ಹಿಂದೂ ಪಾಳೆಯಗಾರರ ವಿರೋಧಾನಲವನ್ನು ಮೂಟೆ ಕಟ್ಟಿ ಪಟ್ಟಣಕ್ಕೆ ತಂದಿಟ್ಟಂತೆಯೇ ಸರಿ ಪೂರ್ವಾಪರವನ್ನು ನೋಡದೇ ಆ ದೊಡ್ಡ ಬೆಂಕಿಯ ಮೂಟೆಗೆ ನೀನೆಲ್ಲಿ ಕೈಯಿಟ್ಟೆ ! ಕಾಮಪರವರಾದವರಿಗೆ ಅದೊಂದೂ ಕಾಣುವುದೇ ಇಲ್ಲ ”

“ಖಾವಿಂದ್ ! ಏನೇನೋ ಹೇಳೋಣಾಗುತ್ತಿದ ಆ ರಾಧೆಯು ದೌಲತ್ ರಾಣಿಯವರ ಜೊತೆ ಸೇರಿ ಮುಸನ್ಮಾನಳೇ ಆಗಿಬಿಟ್ಟಿದ್ದಾಳೆ ಆ ದೇಶದ ಹಿಂದು ಗಳಿಗೆಲ್ಲಾ ಅವಳನ್ನು ಕಂಡರೆ ದ್ವೇಷ ಆ ಜಾತಿಗೆಟ್ಟ ರಾಣಿಯು ಸತ್ತರೂ ಕ್ಷೇಮ ವೆಂದು ಜನರಾಡಿಕೊಂಡಿದ್ದು ಅಲ್ಲಿ ನಾನೇ ಕಿವಿಯಾರ ಕೇಳಿದ್ದೇನೆ. ಬಲಾತ್ಕಾರ ವೆಲ್ಲಿ ಬಂತು? ಅವಳು ನನ್ನಲ್ಲಿ ಅನುರಕ್ತಳಾಗಿದ್ದಾಳೆಂದು ಅಂದು ಅವಳ ಮಾತಿನಿಂದ ಹಾವಭಾವಗಳಿಂದ ಚಿನ್ನಾಗಿ ತೋರಿಸಿದಳು ಹುಜೂರ್ ! ತಮ್ಮ ಕತ್ತಿಯನ್ನು ನಾನು ದೌಲತ್ ರಾಣಿಯವರಿಗೆ ಒಪ್ಪಿಸಲು ಮುಂದುವರಿದಾಗ, ಆ ರಾಧೆಯೇ ಬಂದು ನನ್ನ ಹಸ್ತಸ್ಪರ್ಶ ಮಾಡಿ ಆದನ್ನು ತೆಗೆದುಕೊಂಡು ಹೋಗಿ ದೌಲತ್ ರಾಣಿಗೆ ಒಪ್ಪಿಸಿ ದಳು ಅದರಿಂದಲೇ ಅವಳಿಗೆ ನನ್ನಲ್ಲಿ ಎಷ್ಟು ಪ್ರೇಮವಿದೆಯೆಂದು ನನಗೆ ಪ್ರತ್ಯಕ್ಷ ವಾಯಿತು ಸ್ತ್ರೀಯರ ಹೃದಯವನ್ನು ಅಷ್ಟು ತಿಳಿಯುವ ಶಕ್ತಿ ಇಲ್ಲವೆ ನನಗೆ? ಹಿಂದೂ ಹೆಣ್ಣು ಪ್ರೀತಿ ಇಲ್ಲದೇ ಮುಸಲ್ಮಾನನನ್ನು ಮುಟ್ಟುವಳೇ ?”

ಟಿಪ್ಪೂಸುಲ್ತಾನನು ನಗುತ್ತಾ ತಲೆದೂಗಿ, “ಆಗಲಿ ! ಮಿರ್ ಸಾದಕ್ ! ನಿನ್ನ ಇಷ್ಟವನ್ನು ನೆರವೇರಿಸಿ ಕೊಡುತ್ತೇನೆ” ಎಂದನು

ಆ ಮಾತು ಕೇಳಿ ಮಿರ್ ಸಾದಕ್‌ನಿಗೆ ಸ್ವರ್ಗವೇ ಸಿಕ್ಕಿದಂತಾಯಿತು ಇನ್ನೇನು ತಾನು ಏನಾದರೂ ತಂತ್ರ ಮಾಡಿ ರಾಧೆಯನ್ನು ಬಲಾತ್ಕರಿಸಿ ವಶಪಡಿಸಿಕೊಂಡರೂ ಭಯವಿಲ್ಲ “ನನ್ನ ವಶವಾಗದಂತಹ ಮೂರ್ಖ ಹೆಣ್ಣೇ ಅವಳು? ಅಷ್ಟು ರೂಪವತಿ ಯಲ್ಲಿ ಮೃದುಹೃದಯವಿಲ್ಲದಿರುವುದೇ? ಬಲಾತ್ಕಾರವೇಕೆ? ಅಂದು ಅವಳಾಡಿದಮಾತಿ ನಲ್ಲಿ ಪ್ರಣಯಸ್ನಿಗ್ಧತೆಯಿಲ್ಲವೇ? ಆ ನೋಟದಲ್ಲಿ ಪ್ರಣಯಾನಿಲನ ಸಂಚಾಲನ ಇಲ್ಲವೇ? ಆ ಭಾವದಲ್ಲಿ ಪ್ರಣಯಾರ್ಧ್ರತೆ ಇಲ್ಲವೇ? ಆ ನಗುವಿನಲ್ಲಿ ಪ್ರೇಮಭಾವ ವಿಲ್ಲವೇ? ಆ ವಯ್ಯಾರದಲ್ಲಿ ಪ್ರೇಮವಿಹ್ವಲತೆ ಇಲ್ಲವೇ? ರಾಧೆಯು ನನ್ನವಳೇ! ದೌಲ ತ್ತಳಿಗಾದರೂ ಪ್ರತಿಷ್ಠೆಂಧಿಗಳಾದ ಪ್ರಣಯಾಕಾಂಕ್ಷಿಗಳುಂಟು. ರಾಧೆಯು ಮಾತ್ರ ನನ್ನವಳೇ” ಎಂದುಕೊಂಡನು

ಅಷ್ಟರಲ್ಲಿ ಟಿಪ್ಪೂಸುಲ್ತಾನನು “ಇಯಜ್ ಖಾನನ ಸಮಾಚಾರವೇನು? ನಗರದ ಭಂಡಾರದಲ್ಲಿ ಹಣವಿಲ್ಲವೆಂಬುದು ನಿಜವೇ?” ಎಂದು ಕೇಳಿದನು

“ಜಹಾಪನಾ! ಭಂಡಾರದ ಮಾತು ನಿಶ್ಚಯವಾಗಿ ಔಳಲಾಗುವುದಿಲ್ಲ ನಗರವು ಸಂಪದ್ಯುಕ್ತವಾದ ತೀಮೆ ”

“ನವಾಬರ ಮಾತೇನು ?”

“ಹುಜೂರು! ನಿಮ್ಮಲ್ಲಿ ಬಹಳ ವಿಶ್ವಾಸವನ್ನು ತೋರಿದರು ಮೈಸೂರಿನಲ್ಲಿ ಅವರಿಗೆ ಅತಿಶಯವಾದ ಅಭಿಮಾನವಿದೆ. ಸನ್ನಿಧಾನದಲ್ಲಿ ದೃಢವಾದ ಭಕ್ತಿವಿಶ್ವಾಸಗಳಿವೆ. ನನ್ನ ಕೈಯಲ್ಲಿ ತಮಗೊಂದು ಗಪ್ಪಪತ್ರವನ್ನು ಕೂಟ್ಟಿದ್ದಾರೆ ”

ಕಿಸೆಯಿಂದ ಪತ್ರವನ್ನು ತೆಗೆದು ಒಪ್ಪಿಸಿದನು.

ಸುಲ್ತಾನನು ನಸುನಗುತ್ತಾ ತೆಗೆದುಕೊಂಡನು ಕಾಗದವನ್ನು ಬಿಚ್ಚಿ ಓದಿದನು.

“ಟಿಪ್ಪೂ !

ನಗರವು ನಿನ್ನದು. ದೌಲತ್ತಳು ನನ್ನವಳು ದೌಲತ್ತಳ ಆಶೆ ಇದ್ದರೆ ಪ್ರಾಣದ ಆಶೆಯನ್ನು ಬಿಟ್ಟುಬಿಡು ! ಈ ಪಣವನ್ನು ಕಟ್ಟಿದವನು ನೀನು ಸಾಧಿಸುವವನು ನಾನು ಇಯಜ್

ಈ ಕಾಗದವನ್ನು ಓದುತ್ತ ಓದುತ್ತ, ಶಬ್ದ ಶಬ್ದಗಳು, ಮಾತು ಮಾತುಗಳೂ, ಟಿಪ್ಪುವಿನ ಹೃದಯವನ್ನು ಕೀಲಿಸಿದವು ಕ್ರೋಧದ ಜ್ವಾಲೆಗಳು ಸಿಡಿದೆದ್ದವು ಮುಖವು ಗಂಭೀರವಾಯಿತು. ಕಣ್ಣು ಕೆಂಪಾಯಿತು ಶರೀರವು ನಡುಗಲಾರಂಭಿಸಿತು. ಟಿಪ್ಪುವು ಕಾಗದವನ್ನು ಹರಿದು ಹಲ್ಲಿನಿಂದ ಕಡಿದು ಚೂರುಗಳನ್ನು ಚೆಲ್ಲುತ್ತಾ “ಇಯಜ್ ಖಾನನು ಸಾಯಲೇಬೇಕು ಅದು ನನ್ನ ಇಚ್ಛೆ ! ನನ್ನ ಪ್ರತಿಜ್ಞೆ ದೌಲತ್ತಳು ನನ್ನವಳು” ಎಂದು ಹೇಳುತ್ತಾ ಅಂತರ್ಗೃಹಕ್ಕೆ ಹೊರಟುಹೋದನು

ಮಿರ್ ಸಾದಕನು ಆ ಕ್ರೋಧಮೂರ್ತಿಯನ್ನು ನೋಡಲಾರದೇ ಆ ಆವೇಶದಲ್ಲಿ ಎದುರಿಗೆ ನಿಲ್ಲಲಾರದೇ. ಮಾತನಾಡಿಸಲಾರದೇ ಮನೆಗೆ ಹೊರಟುಹೋದನು

ರಾತ್ರಿ ದರಿಯಾದೌಲತ್ತಿನಲ್ಲಿ ಮಂತ್ರಿಮಂಡಲವೆಲ್ಲಾ ಸೇರಿತು ಮೇಲಿನ ಘಟಾಂಗಣದಲ್ಲಿ ರಾಜ್ಯದ ಮುಖ್ಯಮಂತ್ರಿಗಳೂ, ದಿವಾನರುಗಳೂ, ಸೇನಾಧಿಪತಿಗಳೂ ಸುತ್ತುವರಿದು ಕುಳಿತಿದ್ದಾರೆ ಸಭೆಯು ಅತ್ಯಂತ ಗುಪ್ತವಾದದ್ದೆಂದು ಹುಕ್ಕುಂ ಆದ ಮೇರೆಗೆ ಕಟ್ಟುನಿಟ್ಟಾದ ಕಾವಲುಗಾರರು ಎಲ್ಲ ಬಾಗಿಲುಗಳಲ್ಲಿಯೂ ಕಾದಿದ್ದಾರೆ. ಸುಲ್ತಾನರವರೂ, ಮಂತ್ರಿ ಪೂರ್ಣಯ್ಯನವರೂ, ದಿವಾನ್ ಮಹಮದಾಲಿಯವರೂ ಅಂತರ್ಗೃಹದಿಂದ ಸಭಾಂಗಣಕ್ಕೆ ಬಂದರು ಬಂದು ತಮ್ಮ ಆಸನಗಳಲ್ಲಿ ಕುಳಿತರು. ಸುತ್ತಲೂ ಫರದೆಗಳನ್ನು ಬಿಟ್ಟರು. ಫರದೆಯಿಂದಾಚೆ ಸೈನಿಕರ ಕಾವಲು ! ಸಭೆಯು ಬಹು ಬಿಗಿಯಾಗಿದೆ. ನಿಶ್ಯಬ್ದ !

ಮೊಗಲು ಸುಲ್ತಾನರವರು ದಿವಾನ್ ಮಹಮದಾಲಿಯವರನ್ನು ಕರೆದು 'ನಗರದ ರಾಯಭಾರವನ್ನು ಮಂತ್ರಿ ಮಂಡಲಕ್ಕೆ ತಿಳಿಸೋಣವಾಗಲಿ' ಎಂದರು

ಮಹಮದಾಲಿಯವರು ಮೇಲೆದ್ದು ಸುಲ್ತಾನರಿಗೆ ಅಭಿನಂದಿಸಿ—ಮಂತ್ರಿ ಮಂಡಲದ ಕಡೆ ತಿರುಗಿ—“ನಗರಕ್ಕೆ ಹೋದ ರಾಯಭಾರಿಗಳನ್ನು ನವಾಬರು ಬಹಳ ಗೌರವದಿಂದ ಕಂಡರು ಖಾವಂದರವರಲ್ಲಿ ಅತಿಶಯ ಭಕ್ತಿ ನಿಶ್ಚಾಸಗಳನ್ನು ತೋರಿಸಿದರು ಹಣವನ್ನು ಕೊಡಲಾಗುವುದಿಲ್ಲವೆಂದು ಸ್ಪಷ್ಟವಾಗಿ ಹೇಳಿ, ನಮ್ಮನ್ನು ಹಿಂದಕ್ಕೆ ಕಳುಹಿಸಿದರು ನಮ್ಮ ರಾಯಭಾರವು ವಿಫಲವಾಗಿ ಹೊರಟುಬಂದೆವು” ಎಂದರು

ಸುಲ್ತಾನರು “ಪೂರ್ಣಯ್ಯನವರೇ! ಆ ಕಾಗದವನ್ನು ಓದಿ ಇವರೆಲ್ಲರಿಗೂ ಅದರ ಅರ್ಥವನ್ನು ವಿವರಿಸೋಣಾಗಲಿ” ಎಂದರು

ಪೂರ್ಣಯ್ಯನವರು ಓದಲಾರಂಭಿಸಿದರು—

ಷಹಾನ್-ಷಹಾ, ಮೈಸೂರಿನ ಸುಲ್ತಾನರವರೇ! ತಮ್ಮ ಆಜ್ಞಾ ವತ್ತವನ್ನು ವಿಶ್ವಾಸಪೂರ್ವಕವಾಗಿ ಸ್ವೀಕರಿಸಿದೆನು ತಾವು ದೊಡ್ಡ ನವಾಬರ ಉತ್ತರಾಧಿಕಾರಿಗಳು ಅವರಿಗಿದ್ದ ಸಮಸ್ತ ಅಧಿಕಾರವೂ ಈಗ ತಮಗಿದೆ ನಗರವು ತಮ್ಮದು ನಾನು ಸುಲ್ತಾನರ ಕರ್ಮಚಾರಿ! ಕೋಟಿ ರೂಪಾಯಿಗಳನ್ನು ಒಪ್ಪಿಸಬೇಕೆಂದು ಆಜ್ಞೆಯಾಗಿದೆ ನಗರದ ಬೊಕ್ಕಸದಲ್ಲಿದ್ದಿದ್ದರೆ ಅದನ್ನು ಸನ್ನಿಧಾನಕ್ಕೆ ಸಮರ್ಪಿಸತಕ್ಕದ್ದೇ! ಅದು ನಗರದ ಹತ್ತು ವರ್ಷಗಳ ರಾಜಾದಾಯ ಅಷ್ಟು ಹಣ ಬೊಕ್ಕಸದಲ್ಲಿಲ್ಲವೆಂದು ಖಾವಂದರ ಚಿತ್ತಕ್ಕೆ ವೇದ್ಯವೇ ಇದೆ ನಗರವೇನೋ ಭಾಗ್ಯದ ಬೀಡು! ನಾಡಿನಲ್ಲಿರುವ ಹಣವನ್ನು ನಾವು ಸೆಳೆದರೆ ಇದು ಅಪ್ರತ್ಯಕ್ಷವಾದ ಸುಲಿಗೆಯೇ ಸರಿ! ಹಾಗೆ ಸುಲಿಗೆ ಮಾಡುವುದು ರಾಜಧರ್ಮವಲ್ಲ ಅದನ್ನು ನಾನು ಮಾಡಲಾರೆ ಪ್ರಜೆಗಳನ್ನು ಸುಖದಿಂದ ಕಾಪಾಡುವ ಸಲುವಾಗಿ ದೊಡ್ಡ ಸುಲ್ತಾನರು ಇಲ್ಲಿ ನನ್ನನ್ನು ಇಟ್ಟಿದ್ದಾರೆ ನಾನು ನಗರದ ಸ್ವತಂತ್ರ ನವಾಬನಲ್ಲ! ಸುಲ್ತಾನರ ಕರ್ಮಚಾರಿ! ಸುಲ್ತಾನರವರ ಕಡೆಯ ನುಡಿ “ಮೈಸೂರು ನಿಮ್ಮದು” ಎಂಬ ಮಾತನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ ರಾಜ್ಯದ ಹಿತಾಹಿತದ ಸಲುವಾಗಿ ತಮಗೆ ಎರಡು ಸ್ಪಷ್ಟ ಮಾತುಗಳನ್ನು ಹೇಳಬೇಕಾಗಿದೆ ಹಿತಾಹಿತಗಳನ್ನು ಹೇಳುವುದು ನಮ್ಮ ಕರ್ತವ್ಯ! ಫಲಾಫಲಗಳನ್ನು ಅನುಭವಿಸುವುದು ರಾಜ್ಯದ ಅದೃಷ್ಟ! ದೊಡ್ಡ ಸುಲ್ತಾನರು ಕಾಲವಾದ ಇಷ್ಟು ಕ್ಷಿಪ್ರಕಾಲದಲ್ಲಿ ಮೈಸೂರು ರಾಜ್ಯವು ಅಲ್ಲಕಲ್ಲೋಲವಾಗಿದೆ ಮೊಟ್ಟಮೊದಲು ಖಾವಂದರವರು ದರ್ಬಾರು ಮಾಡಿ ತಾನೇ ಮೈಸೂರಿನ ರಾಜರೆಂದು ಕೊಂಡಿದ್ದು ತಪ್ಪು! ಮೈಸೂರು ಹಿಂದೂರಾಜ್ಯ, ಮೇಲೆ ರಾಜ್ಯದ ಕಟ್ಟಡವನ್ನು ನಾವು ಕಟ್ಟುತ್ತಿದ್ದರೂ, ಈ ರಾಜ್ಯಕ್ಕೆ ಹಿಂದುಗಳೇ ಅಡಿಗಲ್ಲು ಆ ತಳಹದಿಯು ಸಿಡಿದು ಒಡೆದರೆ ಮೇಲಿನ ಕಟ್ಟಡವು ಮೊಗಚಿ ಬೀಳುತ್ತದೆ ಮೈಸೂರಿನ ರಾಜರನ್ನು

ಮೂಲೆಗೆ ಕೂಡಿಸಿದ್ದೇ ಹಿಂದೂಗಳಿಗೆಲ್ಲಾ ಅಸಮಾಧಾನ ನಾವೇ ರಾಜರೆಂದುಕೊಂಡು ಬಿಟ್ಟರೆ ದ್ವೇಷಾನಲವು ಏಳುತ್ತದೆ

ದೊಡ್ಡ ನವಾಬರು ಗೆದ್ದ ರಾಜ್ಯವನ್ನು ಕಟ್ಟಬೇಕೆಂಬುದು ನ್ಯಾಯವಾದದ್ದು. ಅದಕ್ಕೆ ಎಲ್ಲರೂ ಒಪ್ಪುತ್ತಾರೆ ರಾಜ್ಯವನ್ನು ಭದ್ರವಾಗಿ ಕಟ್ಟುವುದಕ್ಕೆ ಬೇಕಾದುದು ಪ್ರಜೆಗಳ ಪ್ರೀತಿ ರಾಜ್ಯದ ಕಟ್ಟಡವು ನಿಲ್ಲುವುದು ಪ್ರಜಾಪಾಲನೆಯಿಂದ, ರಕ್ಷಣೆಯಿಂದ! ದೇಶದಲ್ಲಿ ಸುಖಶಾಂತಿಗಳು ನೆಲೆಗೊಳ್ಳದೆ ರಾಜ್ಯವನ್ನು ಕಟ್ಟುವುದೆಂದರೆ ಮರಳಿನ ಗೋಪುರವನ್ನು ಕಟ್ಟಿದಂತೆಯೇ ಸರಿ

“ಈಗ ರಾಜ್ಯದಲ್ಲೆಲ್ಲಾ ರಾಜಾಧಿಕಾರಿಗಳು ಕಪ್ಪಕಾಣಿಕೆಗಳನ್ನು ತಂದೊಪ್ಪಿಸಬೇಕೆಂದು ಫರಮಾಳನ್ನು ಹೂರಡಿಸಿದೆ ಅದೂ ಅಪ್ರತ್ಯಕ್ಷವಾಗಿ ಪ್ರಜೆಗಳಿಂದಲೇ ಸುಲಿಗೆಯಾಗುತ್ತದೆ. ಇದೊಂದು ಸಾರಿ ಮಾತ್ರವಲ್ಲ, ನಮ್ಮ ಚಕ್ರಾಧಿಪತ್ಯವು ಸ್ಥಾಪಿತವಾಗುವವರೆಗೆ ಈ ಹಣವನ್ನು ಪ್ರತಿವರ್ಷವೂ ಅವರು ಕೊಡಲೇ ಬೇಕು ಒಂದು ರೀತಿಯಲ್ಲಿ ಇದೂ ರಾಜ್ಯದ ಮೇಲೆ ದಂಡವನ್ನು ಹೂರಿಸಿದಂತೆಯೇ! ಇದಕ್ಕೆ ವ್ರಜೆಗಳು ಒಪ್ಪುವುದಿಲ್ಲ ಅಧಿಕಾರಿಗಳು ಬಲಾತ್ಕಾರ ಮಾಡುತ್ತಾರೆ ಇಷ್ಟೇ ಅಲ್ಲ! ಈಗ ಹೊರಟಿರುವ ರಾಜಾಜ್ಞೆಯಂತೆ ಅಧಿಕಾರಿಗಳು ಪ್ರಜೆಗಳ ಆಸ್ತಿ ವಾಸ್ತಿಗಳ ಮೇಲೆ ಕಣ್ಣಿಡುತ್ತಾರೆ. ಈ ಸುಲಿಗೆಗಳಿಂದ ರಾಜ್ಯದ ಅವಶ್ಯಕತೆಗಿಂತಲೂ ಅಧಿಕಾರಿಗಳ ಸ್ವಾರ್ಥವೇ ಹೆಚ್ಚು ಪೂರೈಸುತ್ತದೆ

ಈಗ ಕಪ್ಪಕಾಣಿಕೆಗಳನ್ನು ತಂದೊಪ್ಪಿಸುವಂತೆ ಪಾಳೆಯಗಾರರಿಗೆ ಹುಕ್ಕುಂ ಹೊರಟಿದೆ ಈ ನಗರದ ರಾಜ್ಯವು ಸತ್ತಶಾಲಿಗಳ ಪಾಳಯ. ಇಲ್ಲಿರುವವರು ವೀರರು, ಪರಾಕ್ರಮಿಗಳು. ಮಾನಕ್ಕಾಗಿ ಇಂದೂ ಪ್ರಾಣವನ್ನೊಪ್ಪಿಸಲು ಸಿದ್ಧರಾಗಿರುವರು

ಮೈಸೂರಿಗೆ ಸೈನ್ಯವು ಬೇಕಾದರೆ ನಾವು ಸೈನ್ಯವನ್ನು ತಂದು ಯುದ್ಧ ಮಾಡುತ್ತೇವೆ ಮೈಸೂರಿಗೆ ಯುದ್ಧ ಭೂಮಿಯಲ್ಲಿ ನಮ್ಮ ಪ್ರಾಣಗಳನ್ನು ಒಪ್ಪಿಸುತ್ತೇವೆ ಸೈನ್ಯವನ್ನು ಕಟ್ಟುವುದಕ್ಕೆ ಸುಲ್ತಾನರಿಗೆ ಹಣ ಕೊಡುವುದೆಂದರೆ ಅದು ಹೇಡಿಗಳ ಲಕ್ಷಣ ಎಂದು ಹೇಳುತ್ತಾರೆ ಅವರ ಮೇಲೆ ಯುದ್ಧದ ತೆರಿಗೆಯನ್ನು ಹೇರುವುದು ಸಾಧ್ಯವಿಲ್ಲ ಹೇರಿದರೂ ಅದನ್ನು ವಸೂಲು ಮಾಡುವ ಶಕ್ತಿಯು ನಮಗಿಲ್ಲ

ದೊಡ್ಡ ಮತೀದಿಯನ್ನು ಕಟ್ಟುವುದನ್ನು ನಿಲ್ಲಿಸಿಯೇ ಬಿಡಬೇಕೆಂದು ನನ್ನ ಸಲಹೆ! ಅದಕ್ಕೆ ಪ್ರಜೆಗಳು ಹಣ ಕೊಡಲು ಒಪ್ಪುವುದಿಲ್ಲ. ಈ ನಾನಾ ಮುಖವಾದ ಹಣದ ಸುಲಿಗೆಯಿಂದ ರಾಜ್ಯದಲ್ಲಿ ಕ್ಷೋಭೆಯೇಳುತ್ತದೆ.

ನಗರದ ರಾಜ್ಯದಲ್ಲಿರುವ ಪಾಳೆಯಗಾರರಿಗೆ ಸುಲ್ತಾನರವರಿಂದ ನೇರವಾಗಿ ಹುಕ್ಕುಂ ಬಂದುದು ಇದೇ ಮೊದಲು. ಇಲ್ಲಿಗೆ ನಗರದ ನವಾಬಗಿರಿಯು ಮುರಿದು ಬಿದ್ದಂತೆಯೇ ಸರಿ!

“ಹಿಂದೂಗಳ ಅಸಮಾಧಾನ, ಅಧಿಕಾರಿಗಳ ಸುಲಿಗೆ, ಪ್ರಜಾಕ್ಷೋಭೆ, ಪರಾಕ್ರಮಶಾಲಿಗಳಾದ ಪಾಳೆಯಗಾರರ ಪ್ರತಿಭಟನೆ ಇವಿಷ್ಟು ಅನಾಹುತಗಳು ಒಂದಕ್ಕೊಂದು ಸೇರಿಕೊಂಡರೆ ಮೈಸೂರು ರಾಜ್ಯವಾದರೂ ಉಳಿಯುವುದೇ ಎಂದು ಆಲೋಚಿಸೋಣವಾಗಲಿ ಇದೆಲ್ಲಾ ಪರಾಂಬರಿಸೋಣವಾಗಲಿ ಮಂತ್ರಿ ಮಂಡಲದಲ್ಲಿ ಆಲೋಚಿಸೋಣವಾಗಲಿ ರಾಜ್ಯದಲ್ಲಿ ಸುಖಶಾಂತಿಗಳು ನೆಲಸುವಂತೆ ರಾಜನೀತಿಯನ್ನು ಸ್ಥಾಪಿಸೋಣವಾಗಲಿ !

ಇತಿ ಸುಲ್ತಾನರ ಸೇವಕ,
ಇಯಜ್‌ಖಾನ್

ಟಿಪ್ಪುಸುಲ್ತಾನನು-ಮಂತ್ರಿಗಳ ಕಡೆ ತಿರುಗಿ, “ಎಲ್ಲರೂ ಕೇಳಿದಿರಷ್ಟೆ ! ಏನು ಹೇಳುತ್ತೀರಿ?” ಎಂದನು

ಯಾರೂ ಮಾತನಾಡಲಿಲ್ಲ

“ದಿವಾನರೇ! ಮತ್ತೇನು ಹೇಳಿದರು ನಗರದ ನವಾಬರು?”

“ಮೈಸೂರಿಗೆ ಯುದ್ಧ ಸಂಭವಿಸಿದರೆ ನಗರದಿಂದ ಎರಡು ಲಕ್ಷ ಸೈನ್ಯವನ್ನು ಕೂಡಿಸಿ ತಂದು ತಾವೇ ಸ್ವತಃ ಯುದ್ಧಮಾಡುವುದಾಗಿಯೂ, ಅದಕ್ಕೆ ಎಷ್ಟು ದ್ರವ್ಯ ಬೇಕಾದರೂ ತರುವುದಾಗಿಯೂ ಹೇಳಿದರು ”

ಟಿಪ್ಪು—ಆಹಾ ! ಎಂಥಾ ಉದ್ಭೂತ ಮಾತಿದು ನಮ್ಮ ದರ್ಬಾರು ತಪ್ಪಂತೆ, ಮಶೀದಿಯನ್ನು ಕಟ್ಟಬಾರದಂತೆ ಹಿಂದೂಗಳಿಗೆ ಅಸಮಾಧಾನವಂತೆ ಕಪ್ಪಕಾಣಿಕೆಗಳನ್ನು ಕೇಳುವುದು ಸುಲಿಗೆಯಂತೆ ಪ್ರಜಾಕ್ಷೋಭೆಯಂತೆ ನಗರದ ನವಾಬಗಿರಿಯು ಹೋಯಿತಂತೆ ಮೈಸೂರು ರಾಜ್ಯವು ಮುರಿದು ಬೀಳುತ್ತದಂತೆ. ಎಂಥಾ ಒಳ್ಳೆಯ ಆಲೋಚನೆ ಎಷ್ಟು ದಿಟ್ಟತನ ಇವರು ಸುಲ್ತಾನರ ಸೇವಕರಂತೆ. ಇಲ್ಲಿ ಪ್ರಭು ಭಕ್ತಿ, ಅಲ್ಲಿ ರಾಜಶಕ್ತಿ ಇಯಜ್‌ಖಾನರು ಮಾತಿನಲ್ಲಿ ಸುಲ್ತಾನರ ಸೇವಕರು ಎಂದು ಕೊಂಡರೆ ನಮಗೆ ಬಂದ ಭಾಗ್ಯವೇನು ? ಪಾಳೆಯಗಾರರೆಲ್ಲಾ ಪ್ರತಿಭಟಿಸುತ್ತಾರೆ ಎಂದು ಅವರು ಬರದೇ ಇದ್ದಾರೆ ಅತ್ತಕಡೆಯ ಪಾಳೆಯಗಾರರನ್ನು ಎತ್ತಿ ಕಟ್ಟಿದ್ದಾರೆಂದೇ ಅರ್ಥ ಇಂಗ್ಲೀಷರೊಡನೆ ಏನೋ ಸಂಧಿ ಮಾಡಿಕೊಂಡಿದ್ದಾರೆ. ಇದು ವರೆಗೂ ಆ ಸಂಗತಿಯನ್ನೇ ನಮಗೆ ತಿಳಿಸಲಿಲ್ಲ ಫ್ರೆಂಚರು ರಕ್ಷಣೆಯಾಗದೇ ಓಡಿ ಹೋದರು ಇದರ ಅರ್ಥವೇನು ? ನಗರದಲ್ಲಿ ಎರಡುಲಕ್ಷ ಸೈನ್ಯವಿದೆಯೆಂದು ನಮಗೆ ತಿಳಿಸುತ್ತಾರೆ ಅದು ನಮ್ಮನ್ನು ಭಯಪಡಿಸುವ ಮಾತಲ್ಲವೋ?

ಇನ್ನೇನು ಬೇಕು. ಇದನ್ನೆಲ್ಲಾ ಸಹಿಸಿದರೆ ನಗರವೇ ರಾಜಧಾನಿ ಇಯಜ್‌ಖಾನರೇ ಸುಲ್ತಾನರು. ಇನ್ನು ಆಲೋಚಿಸತಕ್ಕದ್ದೇನಿದೆ ? ತಡ ಮಾಡಲು ಕಾರಣ

ವೇನಿದೆ ? ಮೈಸೂರು ಒಡದೇ ಹೋಯಿತು ವುನಃ ಯುದ್ಧಮಾಡಿಯೇ ಅದನ್ನು ಸ್ವಾಧೀನ ಮಾಡಿಕೊಳ್ಳಬೇಕು.

ನಗರದ ಮೇಲೆ ನಮ್ಮ ಐವತ್ತು ಸಹಸ್ರ ಸೈನ್ಯವು ಹೊರಡಲಿ ಫ್ರೆಂಚರ ಐದು ಸಾವಿರ ಸೈನ್ಯವು ಹೊರಡಲಿ ಮಹಮದಾಲಿಯವರು ನೊಕ್ಕೇಸರರಾಗಿ ಹೊರಡಲಿ ನಗರವು ವೀರಭೂಮಿಯಂತೆ ಮೈಸೂರಿಗೆ ಶಕ್ತಿ ಇದೆಯೋ ಇಲ್ಲವೋ ನೋಡೋಣ ಪೂರ್ಣಯ್ಯನವರು ಪಟ್ಟಣದ ರಕ್ಷಣೆಯನ್ನು ವಹಿಸಲಿ ಈ ಯುದ್ಧಕ್ಕೆ ನಾನೇ ಹೊರಡುತ್ತೇನೆ ಮೈಸೂರಿಗೆ ಇಬ್ಬರು ಸುಲ್ತಾನರು ಇರಕೂಡದು ನಾನು ಅಥವಾ ಖಾನನು, ಯಾರಾದರೂ ಸರಿ”

ಇಷ್ಟು ಮಾತುಗಳನ್ನು ಆಗ್ರಹದಿಂದ ಸುಲ್ತಾನನು ಹೇಳಿದನು

ಆ ಮೈಸೂರು ಹುಲಿಯ ಗರ್ಜನೆಯನ್ನು ಕೇಳಿ ಮಂತ್ರಿಗಳ, ದಿವಾನರ, ಸರದಾರರ ಹೃದಯಗಳು ನಡುಗಿದವು ಎಲ್ಲರೂ ಕತ್ತಿಗಳನ್ನು ಹಿರಿದು ಮುಜರೆ ಮಾಡಿದರು ಆಪ್ತನೆಯನ್ನು ಪಡೆದು ಹೊರಟರು

ಇಯಚ್ ಖಾನರ ರಾಜ್ಯತ್ಯಾಗ

ಟಿಪ್ಪುಸುಲ್ತಾನನು ಕತ್ತಿ ಎತ್ತಿ ಕಟ್ಟಿರುವ ಸಮಾಚಾರವು ಗೂಢಬಾರರ ಮುಖಾಂತರ ನಗರದ ನವಾಬನಿಗೆ ತಿಳಿಯಿತು ಆದರಿಂದ ಖಾನನು ಸ್ವಲ್ಪವೂ ಚಲಿಸಲಿಲ್ಲ ಅವನಿಗೆ ಅದೊಂದು ಮಹದ್ವಿಷಯವೇ ಅಲ್ಲ ದೊಡ್ಡ ಸುಲ್ತಾನರ ಅಪ್ಪಣೆಯನ್ನು ಪಾಲಿಸುವುದಕ್ಕಾಗಿ ನವಾಬಗಿರಿಯನ್ನು ವಹಿಸಿದನು ಇಂದು ಅದನ್ನು ಮೈಸೂರಿಗೆ ಒಪ್ಪಿಸುವುದಕ್ಕೆ ಹಿಂತೆಗೆಯುವವನೇ ಅಲ್ಲ ನೊದಲೇ ಎಲ್ಲವನ್ನೂ ಸಿದ್ಧಪಡಿಸಿಟ್ಟಿದ್ದನು ಸುಲ್ತಾನನು ಒಂದು ಲಕ್ಷ್ಯಾಟಿಯನ್ನು ಬರೆದು ಓಲೇಕಾರರನ್ನು ಕಳುಹಿಸಿದ್ದರೇ ಸಾಕು ಅದೇ ಲಕ್ಷ್ಯಾಟಿಯಲ್ಲಯೇ ನಗರದ ನವಾಬಗಿರಿಯನ್ನು ಖಾನನು ಶ್ರೀರಂಗಪಟ್ಟಣಕ್ಕೆ ಮುಟ್ಟಿಸುತ್ತಿದ್ದನು ಟಿಪ್ಪುಸುಲ್ತಾನನೂ ಅರಿತರಲ್ಲವೇ ? ಅವನೂ ಬಲ್ಲ ! ಅವನಿಗೆ ನಗರವನ್ನು ವಶಪಡಿಸಿಕೊಳ್ಳುವುದೇ ಮುಖ್ಯವಲ್ಲ ಖಾನನನ್ನು ಹಿಡಿದು ತರಬೇಕೆಂದು, ತಂದು ಸೆರೆಯಲ್ಲಿಡಬೇಕೆಂದು ಸುಲ್ತಾನನ ಹರ ಅದಕ್ಕಾಗಿ ಇಷ್ಟು ಪ್ರಯತ್ನ ನಗರಕ್ಕಿಂತಲೂ ಮುಖ್ಯವಾದ ವಸ್ತು ದಾಲತ್ ರಾಣಿ ಅವಳನ್ನು ಕರೆತರುವುದು ಸುಲ್ತಾನನಿಗೆ ಎಲ್ಲದಕ್ಕಿಂತಲೂ ಹೆಚ್ಚು. ಆಖಂಡ ಮೈಸೂರಿನ ರಾಜ್ಯವನ್ನಾದರೂ ಬಿಟ್ಟುಕೊಡುತ್ತಾನೆ, ದಾಲತ್ಗಳನ್ನು ಬಿಡಲಾರ ಆ ಸಾಮ್ರಾಜ್ಯಿಯನ್ನು ಹೇಗಾದರೂ ಮಾಡಿ ಕರೆತರಲೇ ಬೇಕು ಸುಲ್ತಾನನು ತಾನೇ ಖುದ್ದಾಗಿ ಹೊರಟಿರುವುದರ ರಹಸ್ಯವೇ ಇದು. ನಗರದ ನವಾಬನಿಗೆ ಮೈಸೂರಿನ ಸೈನ್ಯವು ಬರುವುದು ಗೊತ್ತಿತ್ತು. ಸುಲ್ತಾನನೇ ಬರುವ ವಿಷಯ ಗೊತ್ತಿಲ್ಲ. ದಾಲ

ತ್ತನ ಆಶೆಯು ಸುಲ್ತಾನನನ್ನು ಸುಡುತ್ತಿದೆಯೆಂದು ಖಾನನು ಬಲ್ಲ ಆದರೆ ಟಿಪ್ಪು ಸುಲ್ತಾನನಿಗೆ ನಗರದಲ್ಲಿ ಕಾಲಿಡುವ ಧೈರ್ಯವಿಲ್ಲೆಂಬ ಭಾವನೆ ನವಾಬನು ದಿವಾ ಖಾಸಿಂ ಖಾನನನ್ನು ಕರೆಸಿದನು

“ಖಾಸಿಂ! ನಗರದ ಮೇಲೆ ಮೈಸೂರಿನ ಸೈನ್ಯವು ಬರುತ್ತಿರುವುದೆಂಬುದನ್ನು ಬಲ್ಲೆಯಾ?”

‘ಹುಜೂರು! ಬಲ್ಲೆ. ಏನು ಹುಕ್ಕುಂ ಆಗುತ್ತದೆ?’

“ಆ ಸೈನ್ಯದೊಡನೆ ಯುದ್ಧ ಮಾಡುವೆಯಾ?”

ಖಾನಂದರು ಈ ಶೇವಕನ ಮೇಲೆ ಅನುಗ್ರಹವಿಟ್ಟರೆ ಆದಿಷ್ಟರ ಕಾರ್ಯ?”

“ಪರಾಕ್ರಮಶಾಲಿಗಳಾದ ಮಹಮದಾಲಿಯವರೊಡನೆ ಯುದ್ಧ ಮಾಡ ಬಲ್ಲೆಯಾ?”

“ಯುದ್ಧವು ಒದಗಿದರೆ ಮಹಮದಾಲಿಯವರಾದರೇನು? ಯಾರಾದರೇನು?”

“ಸ್ವಯಂ ಸುಲ್ತಾನರೇ ಬಂದು ನಿಂತರೆ!”

“ಹುಜೂರು! ಅವರ ಮೇಲೆ ಒಂದು ಕೈ ತೋರಿಸಬೇಕೆಂದು ಆಶೆಯಿದೆ”

“ಸುಲ್ತಾನರು ನಮ್ಮ ಪ್ರಭುಗಳಲ್ಲವೇ?”

“ತಾವು ನನ್ನ ಪ್ರಭು! ತಮ್ಮ ಮಾತಿನ ಮೇಲೆ ಇಲ್ಲಿ ಯಾರ ಪ್ರಭುತ್ವವೂ ಇಲ್ಲ”

“ನಿನ್ನ ಶಕ್ತಿ ಸಾಮರ್ಥ್ಯಗಳನ್ನು ನಾನು ಬಲ್ಲೆ ನಿನ್ನ ಉತ್ಸಾಹವನ್ನು ಬಲ್ಲೆ. ಮೈಸೂರು ರಾಜ್ಯವೂ ನಗರವೂ ಬೇರಬೇರೆಯಿಲ್ಲ ಅವರದೇ ಈ ರಾಜ್ಯ ನಾನು ರಕ್ತಪಾತವಿಲಬೆ ಅವರನ್ನು ಜಯಿಸಬೇಕೆಂದಿದ್ದೇನೆ ಈ ನಗರದ ಆಡಳಿತವನ್ನು ನಿನಗೊಪ್ಪಿಸಿದ್ದೇನೆ ಇಂದಿನಿಂದ ನೀನೇ ನಗರದ ನವಾಬನಾಗಿ ನನ್ನ ಅಧಿಕಾರವ ನ್ನೇಲ್ಲಾ ಚಲಾಯಿಸತಕ್ಕದ್ದು ಇನ್ನು ಕೆಲವು ಕಾಲ ನಾನು ನಗರದಲ್ಲಿರುವುದಿಲ್ಲ ಮೈಸೂರಿನ ಮಹಮದ್ ಅಲಿಯವರು ಬಲು ದೊಡ್ಡ ಮನುಷ್ಯರು ಅವರು ಬಂದು ನಿಂತರೆ ನಗರವನ್ನು ಅವರಿಗೊಪ್ಪಿಸಿಬಿಡು ಅವರು ಹೇಳಿದಂತೆ ನೀನು ನಡೆಯ ತಕ್ಕದ್ದು” ಎಂದು ಆಜ್ಞಾಪಿಸಿ ಖಾನನಿಗೆ ಎಷ್ಟೋ ಸಮಾಧಾನ ಹೇಳಿ ನಂಬಿಸಿ ಕಳು ಹಿಸಿದನು ಹೀಗೆ ಇಯಜ್ಞಾಖಾನನು ನಗರದ ನವಾಬಗಿರಿಯನ್ನು ಒಪ್ಪಿಸಿಬಿಟ್ಟನು. ಅಂದಿನಿಂದ ಅವನು ನಗರದಲ್ಲಿ ಅಧ್ಯತ್ಯನಾದನು

ಇಂದು ಕಾರ್ತಿಕ ಶುದ್ಧ ಪೂರ್ಣಿಮಾ. ಹಾಲು ಚಿಲ್ಲಿದಂತೆ ಬೆಳದಿಂಗಳು ವನಾಂಗಣವನ್ನೆಲ್ಲಾ ಬೆಳಗುತ್ತಿದೆ ವನಕುಸುಮಗಳ ಪರಾಗಗಳನ್ನು ಹೊತ್ತು ಕೊಂಡು ಬಂದಿರುವ ವನವಾತವು ಸೋನಾಮಹಲಿನ ಮೇಲೆ ಸುಳಿದಾಡುತ್ತಿದೆ ಮಹ ಲಿನ ಮೇಲೆ ಅಮೃತಶಿಲಾ ಮಂಟಪದಲ್ಲಿ ಮೆತ್ತನೆಯ ರತ್ನಕಂಬಳಿಯ ಮೇಲೆ

ದಾಲತ್ತಳು ಕುಳಿತಿದ್ದಾಳೆ. ಅವಳ ಮುಂದೆ ಸಿತಾರು ಇಡಲ್ಪಟ್ಟಿದೆ. ಖಾನನು ದಾಲತ್ತಳ ಸಕ್ಕದಲ್ಲಿ ಕುಳಿತು ಚಿನ್ನದ ನಳಿಗೆಯನ್ನು ಹಿಡಿದು ಹುಕ್ಕಾಸೇವನೆ ಮಾಡುತ್ತಿದ್ದಾನೆ

ಆ ಏಕಾಂತದಲ್ಲಿ, ಆ ಪ್ರಶಾಂತ ನಿಶಿಯಲ್ಲಿ, ಆ ಉಜ್ವಲ ಚಂದ್ರಾತಪದಲ್ಲಿ ದಾಲತ್ತಳು ಜಗನ್ನೋಹಿನಿಯಾಗಿ ಕಂಗೊಳಿಸಿದಳು ಇಂದು ಅವಳ ಮನವು ಹರ್ಷ ಪೂರ್ಣವಾಗಿದೆ ಇಯಜ್ ಖಾನನಿಗೆ ದಾಲತ್ತಳ ನಾನ್ನಿಧ್ಯವೆಂದರೆ ಅದಕ್ಕಿಂತಲೂ ಮಿಗಿಲಾದ ಸ್ವರ್ಗವೇ ಇಲ್ಲ ದಾಲತ್ತಳ ಆ ಲಾವಣ್ಯಮಯಾ ಮೂರ್ತಿಯನ್ನು ನೋಡಿ ನೋಡಿ, ಅವನ ಮನಸ್ಸಿನಲ್ಲಿ ಪ್ರೇಮವು ಉಕ್ಕುತ್ತಿದೆ ಅವರಿಬ್ಬರ ದೃಷ್ಟಿಗಳೂ ಕೂಡಿದುವು ಒಬ್ಬರೂ ಮೌನ ಮಾತಿಗಿಂತಲೂ ಮೌನವೇ ಮನೋಹರವಾಗಿತ್ತು ಆ ಮೌನದಿಂದ, ಆ ದೃಷ್ಟಿ ವಿನಿಮಯದಿಂದ ಮನಸ್ಸುಗಳು ಮುಗ್ಧವಾಗಿ ಇಬ್ಬರ ಮುಖದಲ್ಲಿಯೂ ಮಂದಹಾಸವು ಮೂಡಿತು ಖಾನನು ಸ್ವಲ್ಪ ಸರಿದು ದಾಲತ್ತಳ ಸಮಾಪದಲ್ಲಿ ಭುಜಕ್ಕೆ ಭುಜ ತಗಲುವಂತೆ ಕುಳಿತನು.

ಖಾನನು ಮೃದುವಾಗಿ ದಾಲತ್ತಳ ಬೆನ್ನು ಚಪ್ಪರಿಸಿ “ದಾಲತ್ ! ಈ ಸೊಗಸಾದ ಬೆಳದಿಂಗಳಿನಲ್ಲಿ, ನಿನ್ನ ಕೋಮಲ ಕಂಠದಿಂದ ಗಾನವನ್ನು ಕೇಳಬೇಕೆನ್ನಿಸುತ್ತದೆ ಎಷ್ಟೋ ದಿನಗಳಾಯಿತು” ಎಂದನು

ಖಾನನ ಕರಸ್ಪರ್ಶದಿಂದ ದಾಲತ್ತಳಿಗೆ ರೋಮಾಂಚವಾಯಿತು. ಅವಳು ನಸುನಗುತ್ತಾ “ಇಯಜ್ ! ಇಂದು ಗಾನ ಮಾಡಬೇಕೆಂದೇ ಇಷ್ಟೊಂದು ಸಂಭ್ರಮ ! ಈ ದಿನ ಸಂಧ್ಯಾಕಾಲದಿಂದಲೂ, ಮನದಲ್ಲಿ ರಾಗದ ಲಹರಿಗಳು ಏಳುತ್ತಿವೆ” ಎಂದು ಹೇಳಿ, ಸಿತಾರನ್ನು ತೆಗೆದುಕೊಂಡು ನುಡಿಸಲಾರಂಭಿಸಿದಳು

ದಾಲತ್ತಳ ದಿವ್ಯಕಂಠದಿಂದ ತರಂಗತರಂಗವಾಗಿ ಗಾನಸುಧೆಯು ಚಿಮ್ಮುತ್ತಿತ್ತು.

ಆ ಪ್ರಭಾಮಯವಾದ ಪ್ರಶಾಂತ ನಿಶಿಯಲ್ಲಿ, ಆ ಕ್ಷೀರಸಾಗರದಂತಹ ಚಂದ್ರಿ ಕಾವಿತಾನದಲ್ಲಿ, ಆ ಮಲಯಾನಿಲಸುರಭಿ ವನವಾತದಲ್ಲಿ, ಆ ಸುಂದರೋದ್ಯಾನ ವಿಲಾಸ ಸೌಧದಲ್ಲಿ, ಆ ಅಪ್ಸರೆಯ ಸಾನ್ನಿಧ್ಯದಲ್ಲಿ, ಆ ಸುಮನೋಹರವಾದ ಗಾನ ಮಾಧುರ್ಯದಲ್ಲಿ ಮಗ್ನನಾದ ಖಾನನು ಎಲ್ಲವನ್ನೂ ಮರೆತಿದ್ದಾನೆ ತನ್ನನ್ನೇ ತಾನು ಮರೆತಿದ್ದಾನೆ. ಅವನ ಕಲ್ಪನಾಪ್ರಪಂಚದಲ್ಲಿ ಆ ಪ್ರೇಮೋನ್ಮತ್ತವಾದ ಮನಸ್ಸೊಂದು ಆ ಪ್ರಿಯ ದಾಲತ್ತೊಬ್ಬಳು ಇವೆರಡು ಮಾತ್ರ ಕಾಣುತ್ತಿವೆ ಆ ನೋಹಿನಿಯ ಅಪ್ಸರ ಕಂಠದಿಂದ ಏಳುತ್ತಿರುವ ಗಾನಾಮೃತವು ಅವೆರಡನ್ನೂ ಒಂದಾಗಿ ಮಾಡಿ ಬಿಟ್ಟಿದೆ ದಾಲತ್ತಳು ಸಿತಾರನ್ನು ಕೆಳಗಿಡುವಷ್ಟರಲ್ಲಿ ಖಾನನು ತನ್ನ ಬಾಹುಗಳಿಂದ ದಾಲತ್ತಳನ್ನು ಆಲಿಂಗಿಸಿ ಆ ಪ್ರಸನ್ನ ಪ್ರೇಮ ಮುಖವನ್ನು ಚುಂಬಿಸಿಬಿಟ್ಟನು

ಆ ಕೋಮಲ ಬಾಹುಲತೆಗಳು ಖಾನನ ಕಂಠವನ್ನು ಬಿಗಿದುವು ಅವಳ ಸುಕುಮಾರ ಶರೀರವು ಖಾನನ ವಿಶಾಲ ವಕ್ಷಸ್ಥಲದಲ್ಲಿ ವಿರಾಜಿಸಿತು ಕ್ಷಣಹೊತ್ತು ಆ ಪ್ರೇಮಾಲಿಂಗನ ಸುಖದಲ್ಲಿ, ಆ ಚುಂಬನದ ಉದ್ರೇಕದಲ್ಲಿ ಆ ಕೋಮಲಾಂಗಿಯು ಶರೀರವು ಕಂಪಿಸುತ್ತಿತ್ತು ಅಂಗೈ ಬೆವರುತ್ತಿತ್ತು ಮುಖವು ಕೆಂಪೇರಿತ್ತು. ಅಧರವು ಚಲಿಸುತ್ತಿದ್ದುವು ಕಣ್ಣುಗಳು ತೇಲುತ್ತಿದ್ದುವು ದೌಲತ್ತಳು ಮೈ ಮರೆತಳು

ಗಗನಮಧ್ಯವನ್ನೇರಿದ ತಾರಾ ರಮಣನನ್ನು ನೋಡಿ ವನಾಂತರಾಳದಲ್ಲಿ ಚಕೋರಸಕ್ತಿಯು ಕೂಗಿತು ಅದು ದೌಲತ್ತಳ ಮನಸ್ಸನ್ನು ಆಕರ್ಷಿಸಿತು ದೌಲತ್ತಳು ಖಾನನ ಬಾಹುಬಂಧನದಿಂದ ಬಿಡಿಸಿಕೊಂಡು ನಿಂತಳು ಅವನು ದೌಲತ್ತಳನ್ನು ತೇಲುವ ಕಣ್ಣುಗಳಿಂದ ನೋಡುತ್ತಿದ್ದನು.

ಆ ಮಲಯಾನಿಲದಿಂದ ಹಾರಾಡುತ್ತಿರುವ ಗುಂಗುರು ಗುಂಗುರಾದ ಕಪ್ಪನೆಯ ಕೇಶಶಾಶಿಯನ್ನು ಮೃದುವಾದ ಬಾಹುಲತೆಯಿಂದ ಒತ್ತರಿಸಿ ಒಂದು ಕೈಯಿಂದ ಹಿಡಿದಿದ್ದಾಳೆ ಅದರೂ ಆ ಕೇಶದಾಮವು ಭ್ರಮರಗಳ ಹಿಂಡಿನಂತೆ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹಾರಾಡುತ್ತದೆ ಆಸ್ತವ್ಯಸ್ತವಾದ ಎಣ್ಣೆಗೆಂಪು ಬಣ್ಣದ ಚೀನಾಂಬರವು ಜಾರಿ ಬೀಳದಂತೆ ಮತ್ತೊಂದು ಕೈಯಿಂದ ಹಿಡಿದಿದ್ದಾಳೆ ಅದರೂ ಮಲಯಾನಿಲವು ಆ ಸೂಕ್ಷ್ಮವಸನಗಳನ್ನು ಓರೆಮಾಡಿ ಶರೀರಕಾಂತಿಯನ್ನು ಹೂರಮೂರು ಸುತ್ತಿದೆ. ವುನಃ ಆ ವಸನವು ಶರೀರವನ್ನು ಅಲಂಕರಿಸುತ್ತದೆ ಹಾರುವ ಕಬರಿಯು—ಜಾರುವ ದುಕೂಲದ. ಎಡಗಡೆಗೆ ವಾಲಿದ್ದ ಅಲಸವಾದ ಆ ಕೋಮಲಗಾತ್ರ! ಲಜ್ಜಾನ್ವಿತವಾದ ಮುಖದಲ್ಲಿ ಪ್ರೇಮದ ಕಿಡಿಗಳನ್ನು ಚಲ್ಲುತ್ತಿರುವ ಆ ವಿಶಾಲ ನೇತ್ರಗಳು, ಪ್ರಣಯ ಪಾಶದಂತಿರುವ ಆ ಭ್ರೂಭಂಗಿ, ಮೊಗ್ಗುಗಳಂತಹ ದಂತ ಪಂಗ್ತಿಯಿಂದ ಕಚ್ಚಿದ ಆ ಕೆಂದುಟೆ ಮನೋಹರವಾದ ಆ ಮಂದಹಾಸ! ಈ ಭಾವವನ್ನು ನೋಡಿ ನೋಡಿ ಖಾನನು ಉನ್ಮತ್ತನಾದನು ದೌಲತ್ತಳು ಹೂರಟುಹೋಗುವಳೆಂದು ಅವಳನ್ನು ಹಿಡಿದುಕೊಳ್ಳುತ್ತೇನೆಂದು ಅಂದುಕೊಂಡು ಖಾನನು ಎದ್ದು ಬಂದನು ಕೈಹಿಡಿಯುವಷ್ಟರಲ್ಲಿ ದೌಲತ್ತಳು ಫಣಿನಿಯಂತೆ ಭ್ರೂಭಂಗಮಾಡಿ ಎರಡು ಹೆಜ್ಜೆ ಹಿಂದಕ್ಕೆ ಸರಿದು ನಿಂತಳು. ಖಾನನು ಭಯದಿಂದ ಚಕಿತನಾದನು

ದೌಲತ್ — ಖಾನನೇ! ನನಗೆ ಕೊಟ್ಟ ವಾಗ್ದಾನವೆಲ್ಲಿ? ದೊಡ್ಡ ಸುಲ್ತಾನರು ನಿನ್ನಲ್ಲಿಟ್ಟ ನಂಬಿಕೆ ಎಲ್ಲಿ? ನಿನ್ನ ಈ ಉನ್ಮಾದಾವಸ್ಥೆಯಲ್ಲಿ ಯಾರಾವರೂ ಕಂಡರೆ ಏನೆಂದಾರು? ನಮ್ಮ ಏಕಾಂತವನ್ನು ರಾಧೆಯು ಏನೆಂದುಕೊಂಡಾಳು?

ಖಾಃ—ದೌಲತ್! ದೌಲತ್! ಮನ್ನಿಸು! ಈ ಪ್ರಪಂಚವೆಲ್ಲವೂ ನನಗೆ ಜಡ! ನೀನೊಬ್ಬಳು ನನ್ನ ಮನಸ್ಸಿಗೆ ಚೇತನ ಸ್ವರೂಪಳು ನಿನ್ನ ಮನಸ್ಸು ಖತಿಗೊಂಡರೆ ನನಗೆ ಸಹಸ್ರ ಫಣಿಗಳು ಕಡಿದಂತೆ. ದೌಲತ್! ನಾನು ತಪ್ಪು ಮಾಡಿದೆ. ಹತ್ತು

ವರ್ಷಗಳಿಂದ ಕಾದ ಮನಸ್ಸು ಇಂದು ಉಕ್ಕಿ ಮೇಲೆ ಮೀರಿತು ನೀನು ಇಂದು ನನ್ನಲ್ಲಿ ಕರುಣಿಸಿದೆ ನನ್ನ ದೌಲತ್ತಳ ಅದೇ ಪ್ರಣಯ ಮೂರ್ತಿಯನ್ನೇ ಮನಸ್ಸಿನಲ್ಲಿ ಪ್ರತಿಷ್ಠಿಸಿ, ಚಿರಕಾಲ ಆನಂದಸಾಮ್ರಾಜ್ಯವನ್ನು ಅನುಭವಿಸುತ್ತೇನೆ ನನ್ನ ಈ ಜೀವನಕ್ಕೆಲ್ಲಾ ದೇವರು ಇದೊಂದು ದಿನದ ಸ್ವರ್ಗವನ್ನು ಕರುಣಿಸಿದ್ದನು ಅದೂ ನಿನ್ನ ಅನುಗ್ರಹದಿಂದ ಆ ದೇವರಿಗಿಂತಲೂ ನಿನ್ನ ಕರುಣೆಯು ಮಿಗಿಲಾದುದು ನಾನು ತಪ್ಪು ಮಾಡಿದೆ ಆದರೆ ನಿನ್ನಿಂದ ಇಂದು ಪುರಸ್ಕೃತನಾಗಿದ್ದೇನೆ ನೀನು ನನ್ನನ್ನು ಪ್ರೀತಿಸುತ್ತಿ ನೀನಾಗಿ ಮದುವೆಗೆ ಒಪ್ಪುವವರಿಗೆ ನಿನ್ನ ಅಂಗ ಸ್ಪರ್ಶಮಾಡುವುದಿಲ್ಲವೆಂದು ನಾನು ಮಾತುಕೊಟ್ಟಿದ್ದೆ ನಿಜ! ಇನ್ನೆಷ್ಟು ದಿವಸಗಳು ಈ ನಶ್ವರ ಜೀವನವನ್ನು ಮರುಭೂಮಿಯಾಗಿ ಬೆಳೆಸಬೇಕೆನ್ನುವೆ? ಇಂದು ನೀನು ಪ್ರಸನ್ನಳಾಗಿದ್ದಿ! ಮದುವೆಯಾಗಲು ಅಪ್ಪಣೆಯನ್ನು ಕೊಡು ನನ್ನ ಜೀವನವನ್ನು ಸಾರ್ಥಕಗೊಳಿಸು ಈ ರಾಜ್ಯದ ಮಹಾರಾಣಿಯಾದ ನಿನ್ನ ಸೇವೆಯಲ್ಲಿ ಈ ಸುಖಮಯ ಜೀವಿತವನ್ನು ಕಳೆಯುವೆನು

ದೌಲತ್ತಳು ನಗುತ್ತಾ, “ಖಾನನೇ! ನಿನಗೆ ರಾಜ್ಯವಿಲ್ಲ, ಕೊರವಿಲ್ಲ, ನನಗೆ ರಾಣಿಯ ಪದವಿಯು ಎಲ್ಲಿದೆ?” ಎಂದಳು

ಒತಿಯಿಂದ ಖಾನನ ಕಣ್ಣುಗಳು ಕೆಂಪಾದವು ಶರೀರದಲ್ಲೆಲ್ಲಾ ಚೈತನ್ಯದ ಅಂದೋಳನವಾಯಿತು ಬಾಹುಗಳು ನಿಟ್ಟರಿಸಿದುವು ಅವನು “ದೌಲತಾ! ಏನು ಶೇಳಿದೆ? ರಾಜ್ಯವಿಲ್ಲ! ಯಾರಿಗೆ ರಾಜ್ಯವಿಲ್ಲ? ಈ ಸುವರ್ಣ ಭೂಮಿಯು ಯಾರದು? ನೀನು ಬೇಡವೆಂದೆ ನಾನು ಬಿಟ್ಟೆ ನಿನ್ನ ಪ್ರೇಮದ ಮುಂದೆ ಈ ರಾಜ್ಯವು ತ್ಯಾಜ್ಯ! ಅದು ನಿನಗೆ ಪ್ರೇಮ ಪುರಸ್ಕಾರ—ನಿನಗಾಗಿ—ನಿನ್ನ ಪ್ರೇಮಕ್ಕಾಗಿ— ಸಮಸ್ತವನ್ನೂ ತೊರೆದು ಗಿರಿ ಗುಹಗಳಲ್ಲಿ ವಾಸಮಾಡಬೇಕೆಂದು ನಿನ್ನ ಸಾನ್ನಿಧ್ಯದಲ್ಲಿ ವನವಾಸವೂ ನನಗೆ ಸ್ವರ್ಗವೇ! ನಿನಗೆ ಬೇಕೆಂದರೆ, ನಿನ್ನ ಮನಸ್ಸಿನ ಆರಾಧನೆಗೆ ಬೇಕೆಂದರೆ ಈ ಕತ್ತಿಯ ಧಾರೆಯಲ್ಲಿ ಸೆಳೆದು, ಈ ಅಖಂಡ ಮೈಸೂರನ್ನು ನಿನ್ನ ಪಾದಕ್ಕೊಪ್ಪಿಸಬಲ್ಲೆ ಅದನ್ನೆ ದುರಿಸಬಲ್ಲವರು ಇಡೀಭೂಮಂಡಲದಲ್ಲಿ ಯಾರಿದ್ದಾರೆ?” ಎಂದನು.

ದೌಲತ್ತಳು ಖಾನನ ಸಮಾಪಕ್ಕೆ ಬಂದು ಅವನ ಭುಜದ ಮೇಲೆ ಕೈಯಿಟ್ಟು - “ಇಯೂಜ್‌ಖಾ ನೀನು ಅಂತಹ ಪರಾಕ್ರಮಶಾಲಿಯೆಂದು ನಾನು ಬಲ್ಲೆ ಆದರಿಂದಲೇ ನಾನು ನಿನ್ನನ್ನು ಪ್ರೇಮಿಸುತ್ತೇನೆ ನನ್ನಲ್ಲಿ ನಿನಗಿರುವ ಪ್ರೇಮವು ಅಪೋಘವಾದುದು ನನ್ನ ಅಂತರಾತ್ಮವನ್ನು ನಿನ್ನಲ್ಲಿ ಸಮರ್ಪಿಸಿದ್ದೇನೆ. ಮೈಸೂರಿನಲ್ಲಿ ಸುಲ್ತಾನೀ ಸಾಮ್ರಾಜ್ಯವು ಸ್ಥಾಪಿಸಲ್ಪಟ್ಟಲ್ಲದೇ ನಾನು ಮದುವೆಯಾಗುವುದಿಲ್ಲವೆಂದು ಶಪಥಮಾಡಿದ್ದೇನೆ ದೊಡ್ಡ ನವಾಬರಿಗೆ ಅವರ ಮರಣ ಶಯ್ಯೆಯಲ್ಲಿ - ಪ್ರಮಾಣಮಾಡಿಕೊಟ್ಟಿದ್ದೇನೆ ಸುಲ್ತಾನರ ಪಾದವನ್ನು ಮುಟ್ಟಿ ಪ್ರಮಾಣ ಮಾಡುವಾಗ - ಪ್ರಣಯಬದ್ಧನಾದ

ನಮ್ಮಿಬ್ಬರ ಅಂತರಾತ್ಮ ಸಾಕ್ಷಿಯನ್ನು ಪಣವಾಗಿಟ್ಟೇ ಪ್ರಮಾಣ ಮಾಡಿದ್ದೇನೆ. ಅದು ನಿನಗೂ ಅನ್ವಯಿಸುತ್ತದೆ ಈ ಸಾಮ್ರಾಜ್ಯವು ಸ್ಥಾಪಿತವಾಗುವವರೆಗೆ ಆ ಶಕಧವನ್ನು ನೀನೂ ಸಾಧಿಸಬೇಕು ಆ ಪ್ರಮಾಣವನ್ನು ನೀನೂ ಪಾಲಿಸಬೇಕು” ಎಂದು ಹೇಳಿದಳು

ಖಾನ್ -- ದೇವಿ ! ನಿನ್ನ ಪ್ರೀತಿಯೊಂದಿದ್ದರೆ-- ಸಾಮ್ರಾಜ್ಯಸ್ಥಾಪನೆಯವರಿಗೇ ಏಕೆ-- ಆಮರಣಾಂತವಾಗಿ ಈ ಕಠಿಣವ್ರತವನ್ನು ಪಾಲಿಸಬಲ್ಲೆ! ನಿನ್ನ ಪ್ರಣಯಬದ್ಧನಾಗಿ-- ನಿನ್ನ ಪ್ರೇಮಾವೃತವನ್ನು ಹೃದಯದಲ್ಲಿಟ್ಟುಕೊಂಡು, ನಿನ್ನ ಆಜ್ಞೆಯನ್ನು ಪಾಲಿಸುತ್ತೇನೆ

ದೌಲತ್ತಳು ನಕ್ಕಳು!

ಆ ನಗುವಿನಲ್ಲಿ-- ಪ್ರೀತಿ ಇದೆ. ಪ್ರಣಯವಿದೆ ಸಂಕಲ್ಪವಿದೆ ಸಿದ್ಧಿ ಇದೆ. ಶಕಧವಿದೆ ಪ್ರತಿಜ್ಞೆ ಇದೆ ಸಾಮ್ರಾಜ್ಯದ ಜೀವಾಳವಿದೆ ಸುಲ್ತಾನರ ದಿವ್ಯ ಸಂದೇಶವಿದೆ ದೌಲತ್ತಳ ಪವಿತ್ರ ಅಭಯ ವಚನವಿದೆ ಖಾನನ ಚೈತನ್ಯದ ಆನೇಶವಿದೆ ಮನಃಸಂಯಮವಿದೆ ಆ ನಗುವು ಖಾನನ ಮನಸ್ಸಿನಿಂದ-- ಆಮರಣಾವಧಿ ಅಳಿಸಿಹೋಗಲೇ ಇಲ್ಲ! ಖಾನನು ಅಂಥಾ ನಗುವನ್ನು ಎಂದೂ ನೋಡಲೂ ಇಲ್ಲ, ಅದನ್ನು ಎಂದಿಗೂ ಮರೆಯಲೂ ಇಲ್ಲ!

ರಾಜ್ಯಭ್ರಷ್ಟನಾದ ಖಾನನು ಇಂದು ಸುಖಿ! ದೌಲತ್ತಳು ಅವನ ಪ್ರಣಯಿನಿ! ಅವನ ದೃಷ್ಟಿಯಿಂದ ದೌಲತ್ತಳು ಅವನ ಸಹಧರ್ಮಿಣಿ! ರಾಜವು ಇದ್ದರೇನು, ಹೋದರೇನು? ಸಿಂಹಾಸನವು ಇಂದು ಟಿಪ್ಪುಸುಲ್ತಾನನದೂ ಅಲ್ಲ! ಇಯಜ್ ಖಾನನದೂ ಅಲ್ಲ ಅದು ವಿಧಿ ವಿಲಾಸದಲ್ಲಿ ನರ್ತಿಸುತ್ತಿರುವ ಮಾಯಾ ನಟಿಯಂತೆ! ಆದರೆ ದೌಲತ್ತಳ ಪ್ರಣಯವು ಅಂತಹುದಲ್ಲ! ಅದು ಸ್ಥಿರಲಕ್ಷ್ಮಿಯಂತೆ ಇಯಜ್ ಖಾನನದು ಅದಕ್ಕಾಗಿ ಇಂದು ಅವನು ಸುಖಿ! ರಾಜ್ಯದ ರಾಜತ್ವವು ಅವನಲ್ಲಿಲ್ಲ, ಆದರೆ ರಾಜ್ಯ ನೌಕೆಯನ್ನು ರಕ್ಷಿಸಬಲ್ಲ -- ಮುಳುಗಿಸಬಲ್ಲ ಹುಟ್ಟು ಅವನ ಕೈಯಲ್ಲಿದೆ

ವೇಷಾಂತರದಲ್ಲಿ ಸುಲ್ತಾನರು

ಶ್ರೀರಂಗಪಟ್ಟಣದಿಂದ ಸೈನ್ಯವು ಹೊರಬೇಬಿಟ್ಟಿತು. ಐವತ್ತು ಸಹಸ್ರಸೈನ್ಯ. ಮಹಮದಾಲಿಯವರು ಮುಖ್ಯ ಸೇನಾಪತಿ! ದಾರಿಯುದ್ದಕ್ಕೂ ಆಷ್ಠೊಂದು ಸೈನ್ಯಕ್ಕೂ ಅಪಾರವಾದ ಸರಪರಾಜಾಗಲು ಏರ್ಪಾಡು ನಡೆದಿತ್ತು ಮಹಮದಾಲಿಯವರು ದಾರಿಯಲ್ಲಿ ಎಲ್ಲಿಯೂ ಸೈನಿಕರು ಕೊಳ್ಳೆ ಹೊಡೆಯಕೂಡದೆಂದೂ, ಸೂಕ್ಷ್ಮ ಮಾಡಕೂಡದೆಂದು ಕಟ್ಟಾಜ್ಞೆ ಮಾಡಿದ್ದರು ಅಗಾಧವಾದ ಸಮುದ್ರವು ಭೂಮಿಯ

ಮೇಲೆ ನಡೆದುಹೋದಂತೆ, ಶ್ರೀರಂಗಪಟ್ಟಣದ ಸೈನ್ಯವು ನಗರದ ಕಡೆಗೆ ಹರಿಯುತ್ತಿತ್ತು. ಈ ಸೈನ್ಯವು ಇವತ್ತು ದಿವಸಗಳಲ್ಲಿ ಚಿತ್ರದುರ್ಗದಲ್ಲಿ ಬಂದು ಬೀಡುಬಿಟ್ಟಿತು. ಚಿತ್ರದುರ್ಗದ ನವಾಬರು ಬಲು ಏಜ್ಯಂಭಣೆಯಿಂದ ಆತಿಥ್ಯವನ್ನು ಏರ್ಪಡಿಸಿದ್ದರು. ಟಿಪ್ಪುಸುಲ್ತಾನರ ಈ ಪಾಳಯವು ಅಲ್ಲಿ ಬೀಡುಬಿಟ್ಟಿತು ಅಲ್ಲಿಂದ ನಗರಕ್ಕೆ ಹತ್ತು ಸಾವಿರ ಸೈನ್ಯದೊಂದಿಗೆ ಮಹಮದಾಲಿಯವರು ಹೋಗಿ ಅದನ್ನು ಸ್ವಾಧೀನವಡಿಸಿಕೊಂಡು ಬರಬೇಕೆಂದೂ, ಇಯಜ್‌ಖಾನನನ್ನು ಸೆರೆ ಹಿಡಿದು ತರಬೇಕೆಂದೂ, ಮುಖ್ಯ ಸೇನಾನಾಯಕರಾದ ಮಹಮದಾಲಿಯವರಿಗೆ ಸುಲ್ತಾನನು ಅಪ್ಪಣೆ ಮಾಡಿ ಕಳುಹಿಸಿದನು.

ಮಹಮದಾಲಿಯವರು ಸೈನ್ಯಸಮೇತವಾಗಿ ನಗರದ ಶೀಮೆಯನ್ನು ಹೊಕ್ಕರು ಅಲ್ಲಿಯ ಪರಿಸ್ಥಿತಿಯು ಅವರಿಗೆ ಆಶ್ಚರ್ಯವನ್ನುಂಟುಮಾಡಿತು. ಪ್ರತಿಯೊಂದು ಸ್ಥಳದಲ್ಲಿಯೂ, ಬೇಕುಬೇಕಾದ ಪದಾರ್ಥಗಳೆಲ್ಲಾ ಸರಪರಾಚಾಗಿತ್ತು. ಸೈನ್ಯವು ಬೀಡುಬಿಡಲು ಸ್ಥಳಗಳು ಸಿದ್ಧ ಮಾಡಲ್ಪಟ್ಟಿದ್ದವು. ಹೀಗೆಯೇ ಮೊಕ್ಕಾಮುಗಳನ್ನು ಮಾಡುತ್ತಾ ಮಹಮದಾಲಿಯವರು ನಗರದ ಸಮೀಪವನ್ನು ಸೇರಿದರು. ನಗರಕ್ಕೆ ಐದು ಮೈಲು ದೂರದಲ್ಲಿ ಈ ಸೈನ್ಯವು ಇಳಿಯಲು ಡೇರೆಗಳು ಸಿದ್ಧವಾಗಿದ್ದವು. ಆಹಾರ ಸಾಮಗ್ರಿಗಳೆಲ್ಲಾ ಸಿದ್ಧವಾಗಿದ್ದವು. ಬೇಹುಕಾರರು ಬಂದು ಹಿಂದಿನ ಮೊಕ್ಕಾಮಿನ ನಲ್ಲಿಯೇ ಈ ಆತಿಥ್ಯದ ಸಿದ್ಧತೆಯನ್ನು ಸೇನಾಪತಿಗಳಿಗೆ ಅರಿಕೆ ಮಾಡಿದರು. ಅಲ್ಲಿ ದಿವಾನ್ ಖಾಸಿಂ ಆಲಿಯವರು ಸಕಲ ರಾಜಮರ್ಯಾದೆಗಳೊಡನೆ ಎದುರುಗೊಳ್ಳಲು ಕಾದಿದ್ದಾರೆಂದು ತಿಳಿಯಿತು. ಇದನ್ನೆಲ್ಲಾ ಕೇಳಿ ಮಹಮದಾಲಿಯವರು ದಿಗ್ಭ್ರಾಂತರಾದರು. ನಗರದ ನವಾಬರಾದ ಇಯಜ್‌ಖಾನನು ಎಂಥಾ ಚಾತುರ್ಯವನ್ನು ಮಾಡಿದ್ದಾರೆ! ನಾವು ನಗರದ ಶೀಮೆಗೆ ಕಾಲಿಟ್ಟಾಗಿನಿಂದ ಸಾಕ್ಷಾತ್ ಸುಲ್ತಾನರವರಿಗೆ ಆಗುವ ಏರ್ಪಾಡುಗಳು ನಮಗೆ ಆಗಿವೆ. ಇಷ್ಟೊಂದು ಮರ್ಯಾದೆಯಿಂದ ನಡೆದುಕೊಳ್ಳುತ್ತಿರುವ ಇಯಜ್‌ಖಾನನೊಡನೆ ನಾನೆಂತು ಯುದ್ಧಮಾಡುವುದು? ನನ್ನ ಜನ್ಮದಲ್ಲಿಯೇ ಇಂಥಾ ಸಂದಿಗ್ಧವು ಪ್ರಾಪ್ತವಾಗಿರಲಿಲ್ಲವಲ್ಲಾ! ಸ್ವಯಂ ಸುಲ್ತಾನರೇ ಬರಲೆಂದು ಹೇಳಿಕಳುಹಿಸಿಬಿಡಲೇ? ಎಂದು ಮಹಮದಾಲಿಯವರು ಅಲೋಚನೆ ಮಾಡತೊಡಗಿದರು.

ಮುಂದೆ ಬರುತ್ತಲೇ, ಖಾಸಿಂ ಆಲಿಯವರು ಬಂದು ಸೇನಾಧಿಪತಿಗಳನ್ನು ಎದುರುಗೊಂಡರು. ಆ ಬಿಡಾರಕ್ಕೆ ಚಿತ್ತೈಸಬೇಕೆಂದು ಬಿನ್ನಯಿಸಿಕೊಂಡರು. ಸೈನ್ಯ ಸಮೇತವಾಗಿ ಮಹಮದಾಲಿಯವರು ಅಲ್ಲಿ ಬಂದು ಬಿಡಾರ ಮಾಡಿದರು. ಖಾಸಿಂ ಆಲಿಯವರೊಡನೆ ಕುಶಲಪ್ರಶ್ನೆಗಳಾದ ಮೇಲೆ—ತಾವು ಈ ದಿನವೇ ಇಯಜ್‌ಖಾನರ ಭೇಟಿ ಮಾಡಬೇಕೆಂದು ತಿಳಿಸಿದರು.

ಖಾಸಿಂ ಆಲಿಯವರು ನಗರದ ನವಾಬರು ರಾಜ್ಯಪರಿತ್ಯಾಗ ಮಾಡಿ ಹೊರಟು ಹೋಗಿ ಒಂದು ತಿಂಗಳಾಯಿತೆಂದೂ, ತಾವು ದಯಮಾಡಿಸಿದರೆ ನಗರದ ರಾಜ್ಯವನ್ನು ತಮಗೆ ಒಪ್ಪಿಸಿಬಿಡಬೇಕೆಂದು ಅಪ್ಪಣೆ ಮಾಡಿ ಅವರು ಹೊರಟುಹೋದರೆಂದೂ ತಿಳಿಸಿದರು

ಮಹಮದಾಲಿಯವರಿಗೆ ದಿಕ್ಕು ತೋಚದಂತಾಯಿತು ಅವರು ಮಾತನಾಡಲಿಲ್ಲ. ಕಣ್ಣುಗಳಲ್ಲಿ ನಿರಾಶೆಯ ಚಿತ್ರವು ಕಟ್ಟಿದಂತಿತ್ತು ಮುಖವು ಸಪ್ತಗಾಯಿತು. ಅವರು ದೀರ್ಘನಿಶ್ವಾಸವನ್ನು ಬಿಟ್ಟರು ಅದೇ ದಿನ ಮಧ್ಯಾಹ್ನ ರಾಜವೈಭವದೊಂದಿಗೆ ನಗರವನ್ನು ಪ್ರವೇಶಿಸಿದರು ಅರಮನೆಗೆ ತಲಪಿದರು ಖಾಸಿಂ ಆಲಿಯವರ ಪ್ರಾರ್ಥನೆಯಂತೆ ಆ ಅರಮನೆಯಲ್ಲಿಯೇ ಬಿಡಾರ ಮಾಡಿದರು

ಖಾಸಿಂ ಆಲಿಯವರು ನಗರದ ಮುದ್ರೆಯುಂಗುರವನ್ನು ತಂದೊಪ್ಪಿಸಿದರು. ಮೈಸೂರು ಸುಲ್ತಾನರು ಯುದ್ಧಸನ್ನದ್ಧರಾಗಿ ಬಂದರು ನಗರದ ನವಾಬರು ನಗರವನ್ನು ಕಾಣಿಕೆಯಾಗಿ ಒಪ್ಪಿಸಿದರು ಮುಂದೇನು ಮಾಡಬೇಕು? ಮಾರನೆಯ ದಿನವೇ ಸುಲ್ತಾನರಿಗೆ ಬಿನ್ನವತ್ತಳೆಯನ್ನು ಬರೆದು ನಗರವು ಸ್ವಾಧೀನವಾದ ರೀತಿಯನ್ನು ತಿಳಿಸಿದರು

ಎರಡು ಮೂರು ತಿಂಗಳಾಯಿತು ಎಷ್ಟೋ ಶೋಧನೆ ಮಾಡಿಸಿದರು. ಇಯಜ್ಞ ಖಾನರ ಸುಳಿವೇ ಸಿಕ್ಕಲಿಲ್ಲ. ಸೋನಾಮಹಲಿಗೆ ಹೋಗಿ ದೌಲತ್‌ರಾಣಿಯವರ ಭೇಟಿ ಮಾಡಿದರು ಅವರಿಂದ ಏನೂ ವಿಶೇಷ ಸಮಾಚಾರ ತಿಳಿಯಲಿಲ್ಲ ದೌಲತ್‌ರಾಣಿಯ ಪ್ರಾರ್ಥನೆಯಂತೆಯೇ ಇಯಜ್ಞ ಖಾನರು ರಾಜ್ಯತ್ಯಾಗ ಮಾಡಿದರೆಂದು ಗೊತ್ತಾಯಿತು. ಇಯಜ್ಞ ಖಾನರು ನಗರದ ತೀರ್ಮೆಯಲ್ಲಿಲ್ಲವೆಂದು ಖಚಿತವಾಯಿತು ಇದನ್ನೆಲ್ಲಾ ಓಲೆಕಾರರಮೂಲಕ ಟಿಪ್ಪುಸುಲ್ತಾನರಿಗೆ ಪುನಃ ಬಿನ್ನಹ ಮಾಡಿದರು. ಆದರೆ ಆತಂಕವಿಲ್ಲದೇ ಇರಲಿಲ್ಲ ಇಂಗ್ಲೀಷರ ಸೈನ್ಯವು ಮಂಗಳೂರನ್ನು ವಶಪಡಿಸಿಕೊಂಡು, ನಗರವನ್ನು ಹಿಡಿಯಲು ಬರುತ್ತಿದೆಯೆಂದು ವರ್ತಮಾನ ಬಂತು ಇಯಜ್ಞ ಖಾನರು ಇಂಗ್ಲೀಷರೊಡನೆ ಸೇರಿಕೊಂಡಿರಬಹುದೇ? ಎಂಬ ಸಂದೇಹವು ತಲೆದೋರಿತು. ಅವರು ರಾಜ್ಯತ್ಯಾಗ ಮಾಡಿದ ವಿಧಾನವನ್ನು ಕೇಳಿ, ರಾಜ್ಯವನ್ನು ಒಪ್ಪಿಸಿದ ಪರಿಯನ್ನು ನೋಡಿ, ಆ ಸಂದೇಹಕ್ಕೆ ಆಸ್ವದವಿಲ್ಲವೆಂದುಕೊಂಡರು ನಗರದಲ್ಲಿ ಖಾಸಿಂ ಆಲಿಯವರನ್ನೇ ನೇಮಿಸಿ, ತಾವು ಇಂಗ್ಲೀಷ್ ದಂಡನ್ನು ಎದುರಿಸಲು ಹೋದರು.

ಇತ್ತ ಟಿಪ್ಪುಸುಲ್ತಾನರವರಿಗೆ ನಗರದ ಸಮಾಚಾರವೆಲ್ಲಾ ತಿಳಿಯಿತು. ಅವರು ಬಹಳ ಆಲೋಚಿಸಿದರು. ಏನೂ ಬಗೆಹರಿಯಲಿಲ್ಲ “ಇರಲಿ ನಗರವು ನಮ್ಮ ಕೈವಶವಾಯಿತು. ಇಯಜ್ಞ ಖಾನನು ಹೇಡಿ. ಓಡಿಹೋಗಿದ್ದಾನೆ. ದೌಲತ್ತಳು ನಗರದ

ಲ್ಲಿಯೇ ಇದ್ದಾಳೆ ಅವಳನ್ನು ಹೇಗಾದರೂ ಮಾಡಿ ಕರತಂದರೆ ನನ್ನ ಕಾರ್ಯವಾ ಯಿತು" ಎಂದುಕೊಂಡರು

ಆ ದಿನವೇ ಅಲ್ಲಿ ಪಾಳೆಯದ ವ್ಯವಸ್ಥೆಯನ್ನೆಲ್ಲಾ ಮಾಡಿ, ತಾವು ಗುಪ್ತವಾಗಿ ನಗರಕ್ಕೆ ಪ್ರಯಾಣ ಮಾಡಿದರು ಅವರ ಜೊತೆಯಲ್ಲಿ ಸುಮಾರು ಐವತ್ತು ಮಂದಿ ಮಾತ್ರ ಹೊರಟರು. ಟಿಪ್ಪೂಸುಲ್ತಾನರು ವೇಷವನ್ನು ಮರೆಸಿಕೊಂಡು ವ್ಯಾಪಾರಿಗಳ ವೇಷದಲ್ಲಿ ನಗರಕ್ಕೆ ಹೋದರು ನಗರದ ದಕ್ಷಿಣದ ಕಡೆ ಒಂದು ಹಾಳುಮಂಟಪ! ಈ ವ್ಯಾಪಾರಿಗಳು ಅಲ್ಲಿ ಬಿಡಾರ ಮಾಡಿದರು ಸುಲ್ತಾನರು ಒಂದು ಮ್ಯಾನಾದಲ್ಲಿ ಕುಳಿತುಕೊಂಡು ಹೋಗಿದ್ದರು ಆ ಮ್ಯಾನಾವನ್ನು ಮೊದೆಯಲ್ಲಿಟ್ಟು ಸೊಪ್ಪು ಮುಚ್ಚಿ ಷರು. ಸುತ್ತಲೂ ಕುದುರೆಗಳನ್ನು ಕಟ್ಟಿಹಾಕಿದರು ಆ ಮಂಟಪದಲ್ಲಿ ಘೋಷಾ ಹೆಂಗಸರು ಇರುವಂತೆ ಫರದಿಗಳನ್ನು ಕಟ್ಟಿದರು ಅದರಲ್ಲಿ ಸುಲಾನರು ಹಗಲೆಲ್ಲಾ ವಿಶ್ರಮಿಸಿಕೊಂಡರು. ಸಂಧ್ಯಾಕಾಲದಲ್ಲಿ ಸುಲ್ತಾನರ ಕಡೆಯವರು ವರ್ತಕರಂತೆ ವೇಷ ಹಾಕಿಕೊಂಡು ನಗರದಲ್ಲೆಲ್ಲಾ ತಿರುಗಾಡಿದರು ಕಾವಲುಗಾರರು ಅವರನ್ನು ಹಿಡಿದರು ಈಗ ನಗರದಲ್ಲಿ ಯುದ್ಧಸಮಯ! ವರ್ತಕರಿಂದರೆ ಸೈನಿಕರು ಸೂರೆ ಮಾಡಬಹುದೆಂದೂ, ಅವರು ಹೊರಟುಹೋಗಬೇಕೆಂದೂ, ನಗರರಕ್ಷಕರು ತಿಳಿಸಿದರು ಅವರು ನಗರದಲ್ಲೆಲ್ಲಾ ಸುತ್ತಿಕೊಂಡು ರಾತ್ರಿ ತಾವು ಇಳಿದಿದ್ದ ಸ್ಥಳಕ್ಕೆ ಬಂದರು ಊರಿನ ಸಮಾಚಾರದಲ್ಲಿ ಇಯಜ್ಜಾಖಾನರು ನಗರ ಶೀಮೆಯಲ್ಲಿ ಇದ್ದಾರೆಂದೂ, ಅವರೇ ರಾಜ್ಯವಾಳುತ್ತಿದ್ದಾರೆಂದೂ, ನಗರವನ್ನು ಸುಲ್ತಾನರವರಿಗೆ ಒಪ್ಪಿಸಿರುವ ರಹಸ್ಯವು ಅಭೇದ್ಯವಾಗಿದೆಯೆಂದೂ ತಿಳಿಸಿದರು

ಇದೆಲ್ಲಾ ಸುಲ್ತಾನರ ಮನಸ್ಸನ್ನು ಕಲಕಿತು ವ್ರಾಧೀಕಾರ ಈ ವರ್ತಕರು ಜವಾಹಿರಿಗಳನ್ನು ತೆಗೆದುಕೊಂಡು ದರಿಯಾಬಾಗಿಗೆ ಹೋದರು ಅಲ್ಲಿ ಡಳಾಯಿತರು ಎಲ್ಲರನ್ನೂ ಆದರಿಸಿ ಹಜಾರದಲ್ಲಿ ಕುಳ್ಳಿರಿಸಿದರು ಸ್ವಲ್ಪ ಹೊತ್ತಿನೊಳಗಾಗಿ ರಾಧಿಯೂ, ಕೃಷ್ಣ ವೇಣಿಯೂ ಬಂದು ಈ ವ್ಯಾಪಾರಿಗಳಿಗೆ ಭೇಟಿಕೊಟ್ಟರು ರಾಧಿಯು ವರ್ತಕ ರನ್ನು ಯಾವ ದೇಶದವರೆಂದು ಪ್ರಶ್ನೆಮಾಡಿದಳು ಅವರು ತಾವು ಹೈದರಾಬಾದಿನ ವರ್ತಕರೆಂದು ತಿಳಿಸಿದರು ಒಂದೊಂದಾಗಿ ಒಡವೆಗಳನ್ನು ಬಿಚ್ಚಿ ತೋರಿಸಿದರು ರಾಧಿಯು ಎಲ್ಲವನ್ನೂ ನೋಡಿದಳು ಕೆಲವು ಒಡವೆಗಳನ್ನು ಚುನಾಯಿಸಿ ತೆಗೆದಿ ಟ್ಟಳು. ಎಲ್ಲರನ್ನೂ ಬಹು ವಿಧವಾಗಿ ಮಾತನಾಡಿಸಿದಳು ಒಬ್ಬ ವ್ಯಕ್ತಿಯು ಮಾತನಾಡಲಿಲ್ಲ ಅವನ ಗಾಂಭೀರ್ಯನ್ನೂ, ಮುಖ ಲಕ್ಷಣವನ್ನೂ ನೋಡಿದರೆ ಸಾಮಾನ್ಯ ಪುರುಷನಂತೆ ತೋರಲಿಲ್ಲ ರಾಧಿಯು ಅವನನ್ನು ಬಹಳವಾಗಿ ದಿಟ್ಟಿಸಿ ನೋಡಿದಳು ಒಂದೆಡೆ ಬಾರಿ ಮಾತನಾಡಿಸಿದಳು ಅವನು ಮಾತನಾಡಲಿಲ್ಲ. ವ್ಯಾಪಾರವೆಲ್ಲ ಮುಗಿಯಿತು. ಬಹಳ ಚೌಕಾಶಿಮಾಡಿ ಬೆಲೆಯನ್ನು ಗೊತ್ತುಮಾಡಿ

ದಳು ಮಾರನೆಯ ದಿನ ಬಂದು ಹಣವನ್ನು ತೆಗೆದುಕೊಂಡು ಹೋಗಬಹುದೆಂದು ಹೇಳಿ ಹಜಾರದಿಂದ ಹೊರಡಲು ಅನುವಾದಳು

ಅಷ್ಟರಲ್ಲಿ ವರ್ತಕನೋರ್ವನು—“ಬೇಗಂ ಸಾಹಬ್! ತಾವೇ ದಾಲತ್ ರಾಣಿ ಯನರೋ?” ಎಂದು ಸ್ತಶ್ಚೆಮಾಡಿದನು

“ನಮಗೆ ಅವರ ಭೇಟಿ ಮಾಡಿಸಿದರೆ ಬಹಳ ಮೆಹರ್ಬಾ ಆಗುತ್ತೆ”

ಅವರನು ಸಗಗಳನ್ನು ಕೊಳ್ಳುವುದಿಲ್ಲ ನಾನೇ ಬೇಕಾದಷ್ಟು ವ್ಯಾಪಾರ ಮಾಡಿದ್ದೇನಲ್ಲ!”

“ಇಲ್ಲ! ತಾಯಿ! ನಾವು ಅವರ ಭೇಟಿಮಾಡಬೇಕೆಂದು ಬಹಳ ಇಷ್ಟವುಳ್ಳವ ರಾಗಿದ್ದೇವೆ ಅವರು ಬಹಳ ಧರ್ಮಿಷ್ಠರೆಂದೂ, ದಾನಮಾಡುವವರೆಂದೂ ಕೇಳಿ ದ್ದೇವೆ”

“ದಾನಧರ್ಮಕ್ಕೆ ನೀವು ಫಕೀರರಲ್ಲ! ಸನ್ಯಾಸಿಗಳಲ್ಲ! ಭಿಕ್ಷುಕರಲ್ಲ!”

“ಆಲ್ಲ ತಾಯಿ! ಅವರ ದರ್ಶನ ಮಾತ್ರ!”

“ಇಲ್ಲ! ಅವರು ಇಲ್ಲಿ ಇಲ್ಲವೇ ಇಲ್ಲ” ಎಂದು ಹೇಳಿ ರಾಧೆಯು ಹೊರಟು ಹೋದಳು

ವರ್ತಕರು ನಿರಾಶರಾಗಿ ಹೊರಟರು ಆ ಸೋನಾಮಹಲಿನ ವೈಭವವನ್ನು ನೋಡಿ ಅವರು ಬೆರಗಾಗಿ ಹೋದರು ಆ ರಾಧೆಯ ವಿಭ್ರಮವಂತೂ ಅವರನ್ನು ಬೆಪ್ಪರಂತೆ ಮಾಡಿಬಿಟ್ಟಿತು ಅವರ ಮುಖಂಡನು ಮತ್ತಾರೂ ಅಲ್ಲ! ಸ್ವಯಂ ಪಿಪ್ಪೂಸು ರ್ತಕ ಅವನ ಮನಸ್ಸಿನ ಮೇಲೆ ಎಷ್ಟೊ ಕಲ್ಪನೆಗಳು ಬಂದವು “ಆ ಮನೆಯಲ್ಲಿಯೇ ದಾಲತ್ ರಾಣಿ ಇದ್ದಾಳೆ ಅಲ್ಲಿಯೇ ಇಯಜ್‌ಖಾನನು ಅಜ್ಞಾ ತವಾಸ ಮಾಡುತ್ತಿದ್ದಾನೆ ಇಂದಿನ ದಿನವೇ ಈ ಸೋನಾಮಹಲನ್ನು ಮುತ್ತಿಬಿಡ ಬೇಕು ಇಯಜ್‌ಖಾನನನ್ನು ಸೆರೆಹಿಡಿಯಲೇ ಬೇಕು” ಹೀಗಂದು ಕೊಳ್ಳುತ್ತಾ ಕಟಕಟ ಹಲ್ಲು ಕಡಿದನು ಹೋಗಿ ಬಿಡಾರವನ್ನು ಸೇರಿದನು

ಸಂಧ್ಯಾಕಾಲವಾಯಿತು ಪಿಪ್ಪೂಸುಲತಾನನು ಸೋನಾಮಹಲಿಗೆ ಅರ್ಧರಾತ್ರಿ ಯಲ್ಲಿ ಮುತ್ತಿಗೆ ಹಾಕಬೇಕೆಂದು ತನ್ನ ಅಂಗರಕ್ಷಕರನ್ನೆಲ್ಲಾ ಸಿದ್ಧಗೊಳಿಸುತ್ತಿದ್ದಾನೆ. ಅಷ್ಟರಲ್ಲಿ ನಾಲ್ಕು ಒಂಟೆಗಳು ಬಂದುವು ರಾಧೆಯು ಸರದಾರನಂತೆ ಉಡುಪುಧರಿಸಿ ಕುದುರೆಯ ಮೇಲೆ ಕುಳಿತು ಬಂದಳು ಮಂಟಪದ ಬಳಿ—ನಿಂತವು ರಾವುತರು ಧೈಲಿಗಳನ್ನು ಇಳಿಸಿದರು ರಾಧೆಯು ರಾವುತರನ್ನು ಒಂಟೆಗಳನ್ನು ತೆಗೆದುಕೊಂಡು ಹೋಗುವಂತೆ ಕಣ್ಣು ಫನ್ನೆ ಮಾಡಿದಳು ಅವರು ಹೊರಟು ಹೋದರು

ರಾಧೆಯು ಅಲ್ಲಿದ್ದ ವರ್ತಕರನ್ನು ಕುರಿತು, “ನಿಮ್ಮ ಯಜಮಾನನೆಲ್ಲಿ?” ಎಂದು ಕೇಳಿದಳು

ಅಲ್ಲಿದ್ದವರಲ್ಲೊಬ್ಬನು ಬಂದು “ನಾನೇ ಯಜಮಾನ ನಿಮಗೇನು ಬೇಕು ? ಇಲ್ಲಿಗೇಕೆ ಬಂದಿರಿ ?” ಎಂದು ಗದ್ದರಿಸಿದನು. ರಾಧೆಯು ನಗುತ್ತಾ “ ನೀನು ಯಜಮಾನನೇನು ? ಹಾಗಾದರೆ ಈ ಹಣವನ್ನು ಒಪ್ಪಿಸಿಕೊಂಡು ರಶೀದಿಯನ್ನು ಕೊಡು !” ಎಂದಳು.

“ಯಾವ ಹಣ ? ರಶೀದಿ ಯಾತಕ್ಕೆ ?”

“ಈ ದಿನ ಬೆಳಿಗ್ಗೆ ಸೋನಾಮಹಲಿಗೆ ಮಾರಿದ ಜವಾಹರಿಗಳ ಬೆಲೆ ದೌಲತ್ ರಾಣಿಯವರು ಕಳಿಸಿದ್ದಾರೆ.”

“ನಾವೇ ಸೋನಾಮಹಲಿಗೆ ಬಂದು ನಾಳೇದಿನ ಹಣ ತೆಗೆದುಕೊಳ್ಳುತ್ತೇವೆ”

“ನೀವೇಕೆ ಬರಬೇಕು ? ನಾನು ಸೋನಾಮಹಲಿನ ಅಧಿಕಾರಿಣಿ ಹಣವನ್ನು ಸಲ್ಲಿಸಿದ್ದೇನೆ.”

“ನಮ್ಮ ಯಜಮಾನರನ್ನು ಕೇಳುತ್ತೇವೆ”

ಕೇಳು ! ನಾನೂ ಒಂದು ಬಾರಿ ನಿಮ್ಮ ಯಜಮಾನರನ್ನು “ನೋಡಬೇಕೆಂದಿದ್ದೇನೆ. ಅವರು ಬಲು ಪರಾಕ್ರಮಶಾಲಿಗಳಂತೆ !”

ಅಷ್ಟರಲ್ಲಿ ಸುಲ್ತಾನನು ಬಂದು ರಾಧೆಯ ಎದುರಿಗೆ ನಿಂತನು. ರಾಧೆಯು ಕುದುರೆಯಿಂದ ಇಳಿದಳು. ಸುಲ್ತಾನನು ಕಣ್ಣು ಸನ್ನೆ ಮಾಡಿದನು ಎಲ್ಲರೂ ದೂರ ಹೊರಟು ಹೋದರು.

ರಾಧೆಯು—“ಸೇಟೆರೇ ! ನಿಮ್ಮ ಹಣ ತೆಗೆದುಕೊಳ್ಳಿರಿ !”

“ಹಣವೆಷ್ಟಿದೆ ?”

“ಒಂದುಲಕ್ಷ ವರಹಗಳು !”

“ನಮ್ಮ ನಗಗಳು ಅಷ್ಟಿಲ್ಲವಲ್ಲ !”

“ನಮ್ಮ ರಾಣಿಯವರು ಇಷ್ಟು ಹಣವನ್ನೂ ತಮಗೊಪ್ಪಿಸಿ ಬರಬೇಕೆಂದು ಅಪ್ಪಣೆ ಮಾಡಿದ್ದಾರೆ.”

“ಈ ಹಣವನ್ನು ನಾವು ಈಗ ತೆಗೆದುಕೊಂಡು ಹೋಗುವುದಿಲ್ಲ ಇದು ತಮ್ಮ ಅರಮನೆಯಲ್ಲೇ ಇರಲಿ ! ಬೇಕಾದಾಗ ಬಂದು ತೆಗೆದುಕೊಳ್ಳುತ್ತೇವೆ”

“ಏಕೆ ? ಈಗ ತೆಗೆದುಕೊಳ್ಳಲು ತೊಂದರೆಯೇನಿದೆ. ಅಪಾರ ಹಣವು ಬಂದಾಗ ಬಿಡುವವರು ವ್ಯಾಪಾರಿಗಳೇ ?”

“ಹಾಗಲ್ಲ ! ಈಗ ಪ್ರಾಂತದಲ್ಲೆಲ್ಲಾ ಸೈನಿಕರು ತುಂಬಿದ್ದಾರೆ ಅವರು ನಮ್ಮನ್ನು ಸೂರೆಮಾಡಬಹುದು.”

ರಾಧೆಯು ನಗುತ್ತಾ “ಟಿಪ್ಪುಸುಲ್ತಾನರ ಸೈನ್ಯದಲ್ಲಿ—ಅದರಲ್ಲಿಯೂ ಮಹಮದಾಲಿಯವರ ಸೇನಾಧಿಪತ್ಯದಲ್ಲಿ ಅಂಥಾ ಅವಿನಯಕ್ಕೆ ಎಡೆ ಇಲ್ಲ !”

“ಅದರೂ ಭಾರೀ ಹಣವನ್ನು ತೆಗೆದುಕೊಂಡು ಹೋಗಲು ನಮಗೆ ಭಯವಾಗುತ್ತೆ ಹಣವು ನಿಮ್ಮಲ್ಲಿದ್ದರೆ ನಮಗೆ ಧೈರ್ಯ!”

“ಭಯಪಡಬೇಕಾಗಿಲ್ಲ! ನಾನು ಈ ಹಣಕ್ಕೆ ರಹದಾರಿ ತಂದಿದ್ದೇನೆ”

ಸೇಟ್‌ನು—ಆಶ್ಚರ್ಯದಿಂದ ಹಾಗಾದರೆ “ತಮ್ಮಲ್ಲಿರುವ ರಹದಾರಿಯು—ಟೆಪ್ಪಿಸುಲ್ತಾನರವರದೋ?”

ಸರದಾರ್—ಅಲ್ಲ! ನಮ್ಮದು,

ಸೇಟ್—ಸುಲ್ತಾನರ ರಾಜ್ಯದಲ್ಲಿ—ಸುಲ್ತಾನರ ಸೇನೆಯಲ್ಲಿ—ನಿಮ್ಮ ರಹದಾರಿಯು ಸಲ್ಲುತ್ತದೋ?

ಸರದಾರ್—ಅಲ್‌ಬತ್! ಸಲ್ಲುತ್ತದೆ ಸೋನಾಮಹಲಿನ ದ್ರವ್ಯವನ್ನು ಮುಟ್ಟುವುದಕ್ಕೆ ಯಾರಿಗೂ ಅಧಿಕಾರವಿಲ್ಲ

ಸೇಟ್—ಹಾಗಾದರೆ ರಹದಾರಿಯನ್ನು ಕೊಡಿ!

ಸರದಾರನು ಲಕ್ಕೋಟಿಯನ್ನು ಕೊಟ್ಟನು. ಸೇಟನು ಲಗುಬಗೆಯಿಂದ—ಲಕ್ಕೋಟಿಯನ್ನು ಬಿಚ್ಚಿ ನೋಡಿದನು ಅದರಲ್ಲಿ ಈ ರೀತಿ ಬರೆದಿತ್ತು

“ಈ ಧನವೆಲ್ಲಾ ನಗರದ ಸೋನಾಮಹಲಿನದು. ಇದನ್ನು ಮೈಸೂರು ರಾಜ್ಯದಲ್ಲಿ ಯಾರೂ ನಿರೋಧಿಸಕೂಡದು

“ದಾಲತ್”

ಸೇಟ್—ಈ ರುಜು ಯಾರದು?

ಸರದಾರ್—ದಾಲತ್ ರಾಣಿಯವರದು.

ಸೇಟ್—ಈ ಮೊಹರು ಯಾರದು?

ಸರದಾರ್—ದೊಡ್ಡ ನವಾಬರದು

ಸೇಟ್—ಈಗ ಹೈದರಲ್ಲೇ ಖಾನರ ಮೊಹರು ಜಾರಿಯಲ್ಲಿಲ್ಲ

ಸರದಾರ್—ಆ ಮಾತು ನಗರದ ಶೀಮೆಯಲ್ಲಿ ಆಡಿದರೆ—ನಾಲಿಗೆಯನ್ನು ತುಂಡಾಗಿ ಸೀಳಬೇಕಾಗುತ್ತದೆ

ಸೇಟನು ಕೋಪದಿಂದ ದುರದುರನೆ—ನೋಡುತ್ತಾ “ಒಳ್ಳೆಯದು, ಈ ರಹದಾರಿಯು ನನ್ನಲ್ಲಿರಲಿ” ಎಂದನು

ಸರದಾರನು ಕುದುರೆಯನ್ನು ಹತ್ತಿ ನಗರಾಭಿಮುಖವಾಗಿ ಹೊರಟನು ಯಾರೂ ಮಾತನಾಡಲಿಲ್ಲ. ಸ್ವಲ್ಪ ದೂರ ಹೋಗುವಷ್ಟರಲ್ಲೇ ಹಿಂದುಗಡೆಯಿಂದ ಯಾರೋ ಕುದುರೆಯನ್ನು ಓಡಿಸುತ್ತಾ ಬಂದು, ಒಂದೇ ಹಾರಿನಲ್ಲಿ ಮುಂದಕ್ಕೆ ಹಾರಿ, ಸರದಾರನ ಕುದುರೆಯನ್ನು ಅಡ್ಡಗಟ್ಟಿದನು ಸರದಾರನು ಧೈರ್ಯದಿಂದ ಕುದುರೆಯನ್ನು ನಿಲ್ಲಿಸಿ

ಹಿರಿಯಿಂದ ಕತ್ತಿ ಹಿರಿದು ಎತ್ತಿದನು ಅಷ್ಟರಲ್ಲಿ ಎದುರಿಸಿದ ವ್ಯಕ್ತಿಯು ಸೇಟನೇ ಆಗಿದ್ದನು

ಆಗ ಸರದಾರನು ನಗುತ್ತಾ “ಎನು ಸೇಟರೇ—ಮತ್ತೇನು ಬೇಕು ತಮಗೆ” ಎಂದನು.

ಸೇಟ್— ತಮ್ಮ ನಿಜವಾದ ಪರಿಚಯವು ಬೇಕು ! ತಾವು ರಾಧಾರಾಣಿಯ ಪರೋ ?

ಸರದಾರ— ಹೌದು !

ಸೇಟ್— ತಾವೇಕೆ ವೇಷದಿಂದ ಬಂದಿರಿ ? ಶ್ರೀರಂಗಪಟ್ಟಣದ ಸೈನಿಕರ ಕೈಗೆ ಸಿಕ್ಕಬಹುದೆಂಬ ಭಯದಿಂದಲೋ ?

ರಾಧಾರಾಣಿ— ಭಯವೆಲ್ಲಿ ಬಂತು ! ಸೈನಿಕರು ನನ್ನನ್ನೇನು ಮಾಡಬಲ್ಲರು ?

ಸೇಟ್— ಟಿಪ್ಪುಸುಲ್ತಾನರ ಸೈನಿಕರು ತಮ್ಮನ್ನು ಸೆರೆಹಿಡಿದರೆ—

ರಾಧಾರಾಣಿ— ಸುಲ್ತಾನರ ಬುದ್ಧಿಗೆ ಅಷ್ಟು ಗ್ರಹಣ ಹಿಡಿಯಲಾರದು ! ಈ ನಾಡಿನಲ್ಲಿ ನನ್ನನ್ನು ಸೆರೆಹಿಡಿದರೆ ಸುಲ್ತಾನರ ಐವತ್ತು ಸಹಸ್ರ ದಂಡು ಧೂಳಿಪಟವಾಗಿ ಹೋದೀತು !

ಸೇಟನು ಅಪ್ರತಿಭನಾದನು.

ಸೇಟ್— ಆ ಮಾತು ನಮಗೇಕೆ? ಅಂಥಾ ವಿಳರ ರಮಣಿಯು ಈ ವೇಷಾಂತರವನ್ನು ಧರಿಸಿದ್ದೇಕೆ ?

ರಾಧಾ— ತಮ್ಮಲ್ಲಿ ಸಂದೇಹದಿಂದ—

ಸೇಟ್— ನನ್ನಲ್ಲಿ ಸಂದೇಹವೇಕೆ ?

ರಾಧಾ— ತಾವು ಸೋನಾಮಹಲಿನಲ್ಲಿ ಮೌನವಾಗಿದ್ದುದಕ್ಕೆ—

ಸೇಟ್— ನಾನು ಮತ್ತೊಮ್ಮೆ ದರಿಯಾಬಾಗಿಗೆ ಬರಬೇಕೆಂದಿದ್ದೇನೆ.

ರಾಧಾ— ಬರುವ ಕೆಲಸವಿಲ್ಲ !

ಸೇಟ್— ನಾನು ಬಂದೇ ಬರುತ್ತೇನೆ. ದಾಲತಾರಾಣಿಯವರನ್ನು ನೋಡಬೇಕೆಂದು ಬಂದಿದ್ದೇನೆ

ರಾಧಾ— ಅವರನ್ನು ನೀವು ಈಗ ನೋಡಲಾರಿರಿ !

ಸೇಟ್— ಯಾರ ಅಡ್ಡಿ ! ಇಯಜಾಖಾನರದೋ ?

ರಾಧಾ— (ನಸುನಕ್ಕು) ಅಲ್ಲ! ದೊಡ್ಡ ನವಾಬರದು !

ಸೇಟ್— ಯಾರ ಮೇಲೆ ಅಂಥಾ ಪ್ರತಿರೋಧದ ಆಜ್ಞೆ ?

ರಾಧಾ— ತಮ್ಮ ಮೇಲೆ !

ಸೇಟ್— ನಾನಾರು ಬಲ್ಲರಾ ?

ರಾಧಾ—(ಗಹಗಹಿಸಿ ನಕ್ಕು) ಯಾವಾಗಲೋ ಬಲ್ಲೆ ! ಖುದ್ದು ಟಿಪ್ಪೊ ಸುಲ್ತಾನರೆಂದು ! .

ಟಿಪ್ಪೊ ಸುಲ್ತಾನನು ಅವಾಕ್ಯಾದನು

ರಾಧಾರಾಣಿಯು ಕುದುರೆಯಿಂದಿಳಿದು ನಿಂತಳು ಟಿಪ್ಪುವೂ ಕುದುರೆಯಿಂದಿಳಿದನು.

ಟಿಪ್ಪೊ—ನಾನು ನನ್ನ ಅಧಿಕಾರದಿಂದ ಬಂದು ದೇವಿಯ ದರ್ಶನ ಮಾಡಿ ಬರುತ್ತೇನೆ.

ರಾಧಾ—ನೀವು ಅಲ್ಲಿಗೆ ಬರಕೂಡದೆಂದು ನಾನು ಆಜ್ಞೆ ಮಾಡುತ್ತೇನೆ

ಟಿಪ್ಪೊ—ಏಕೆ ? ನೀವು ಅಲ್ಲಿ ಇಯಜ್‌ಖಾನನನ್ನು ಬಚ್ಚಿಟ್ಟಿದ್ದೀರೋ ?

ರಾಧಾ—ಇಯಜ್‌ಖಾನನು ಹೆಂಗಸರ ಸೆರಗಿನಲ್ಲಿ ಔತುಕೊಳ್ಳುವ ಹೇಡಿಯಲ್ಲ.

ಟಿಪ್ಪೊ—ಹಾಗಾದರೆ ನಗರವನ್ನು ಬಿಟ್ಟು ಪಲಾಯನವೇಕೆ ?

ರಾಧಾ—ಇಯಜ್‌ಖಾನರು ಪಲಾಯನ ಮಾಡಿಲ್ಲ ! ಅವರು ದೊಡ್ಡನವಾಬರ ಋಣಕ್ಕೆ ಋಣಿಯಾಗಿ ನಿಮ್ಮ ಮೇಲೆ ಕತ್ತಿ ಕಟ್ಟಲಿಲ್ಲ

ಟಿಪ್ಪೊ—(ಕೋಪೋದ್ರೇಕದಿಂದ) ಕತ್ತಿ ಕಟ್ಟಿದ್ದರೆ—

ರಾಧಾ—ಕಟ್ಟಿದ್ದರೆ—ನಗರದ ಕುರುಕ್ಷೇತ್ರದಲ್ಲಿ ಐವತ್ತು ಸಹಸ್ರ ಸೈನ್ಯದೊಂದಿಗೆ ಪೂರ್ಣಾಹುತಿಯಾಗುತ್ತಿತ್ತು !

ಟಿಪ್ಪೊ—ರಾಧಾರಾಣಿಯವರೇ ! ನಾನು ತಮ್ಮಲ್ಲಿ ವಾದಕ್ಕೆ ಬಂದಿಲ್ಲ. ತಮ್ಮೊಡನೆ ವಿರವಾದವನ್ನಾಡಿ ಯುದ್ಧಮಾಡಲು ಬಂದವನಲ್ಲ ! ನಾನು ದೌಲತ್ ರಾಣಿಯವರ ದರ್ಶನ ಮಾಡಿ ಅವರ ಪ್ರಣಯ ಭಿಕ್ಷೆಯನ್ನು ಬೇಡುವುದಕ್ಕೆ ಬಂದಿರುವೆನು ತಾವು ದಯವಿಟ್ಟು ಅವರ ದರ್ಶನ ಮಾಡಿಸಿರಿ ನಾನು ಅಮರಣಾಂತ ತಮ್ಮ ಋಣಿಯಾಗಿರುವೆನು.

ರಾಧಾ—ಸುಲ್ತಾನರವರೇ ! ಮೈಸೂರು ರಾಜ್ಯದಲ್ಲಿ ಅಂಖಡವಾದ ಸುಲ್ತಾನೀ ರಾಜ್ಯವು ಸ್ಥಾಪಿಸಲ್ಪಟ್ಟಲ್ಲದೇ — ದೌಲತ್ ರಾಣಿಯವರನ್ನು ವಿವಾಹಮಾಡಿಕೊಳ್ಳುವ ಹಂಬಲವು ಸಾರ್ಥಕವಾಗದು !

ಸುಲ್ತಾನ—ವಿವಾಹವು ಹಾಗಿರಲಿ ! ತಮ್ಮ ಅನುಗ್ರಹವಿದ್ದರೆ ರಾಣಿಯವರ ದರ್ಶನ ಮಾಡಬಹುದಲ್ಲ !

ರಾಧಾ—ಸುಲ್ತಾನರೇ ! ಆದಕ್ಕೆ ಬಲವಾದ ಅಡ್ಡಿಯಿದೆ

ಸುಲ್ತಾನ—ಯಾರ ಅಡ್ಡಿ ?

ರಾಧಾ—ದೊಡ್ಡ ನವಾಬರದು.

ಸುಲ್ತಾನ—ಅದಕ್ಕೆ ಗುರುತೇನು ?

ರಾಧಾ—ಇದೋ ತೆಗೆದುಕೊಳ್ಳಿ ! ಎಂದು ಲಕ್ಕೋಟಿಯನ್ನು ಕೈಗೆ ಕೊಟ್ಟಳು.
 ಸುಲ್ತಾನನು ಬಿಚ್ಚಿ ಓದಿದನು
 ಅದು ಬಡಾಫಕೀರರ ಕಾಗದ.

“ಪ್ರಿಯ ಚಿಕ್ಕ ಸುಲ್ತಾನರೇ ! ದೌಲತ್ತಳು ನಿಮ್ಮವಳೇ ಇದ್ದಾಳೆ ಮೈಸೂರಿ
 ನಲ್ಲಿ ಸುಲ್ತಾನೀ ರಾಜ್ಯವು ಸ್ಥಾಪಿತವಾದುದಲ್ಲದೇ ಅವರ ದರ್ಶನ ಮಾಡುವ ಸಾಹಸ
 ವನ್ನು ನೀವು ಮಾಡಕೂಡದು ಅದು ದೊಡ್ಡ ನವಾಬರ ಆಜ್ಞೆ !
 ತಮ್ಮ ಫಕೀರ”

ಅದನ್ನು ಓದಿ ಸುಲ್ತಾನನು ನಿರ್ವಿಣ್ಣನಾದನು ರಾಧೆಯನ್ನು ಎಷ್ಟೋ ಮರ್ಯಾದೆ
 ಯಿಂದ ಕೇಳಿಕೊಂಡನು ಅವರವರಿಗೆ—ಎಷ್ಟೋ ಮಾತುಕಥೆಗಳಾದವು ಇಷ್ಟರಲ್ಲಿ
 ಅವರಿಬ್ಬರೂ ಸ್ನೇಹಿತರೇ ಆಗಿಹೋದರು. ಈಗ ಟಿಪ್ಪುಸುಲ್ತಾನನಿಗೆ ಏಕಮಾತ್ರ
 ಅಂತರಂಗ ಸ್ನೇಹಿತೆಯೆಂದರೆ ರಾಧಾರಾಣಿಯೇ ! ಅವಳು ದೌಲತ್ತಳ ಆಪ್ತಸಚಿವಳು
 ಆದ್ದರಿಂದ ಅಷ್ಟು ಓಲೈಸಿ ಸುಲ್ತಾನನು ಸ್ನೇಹ ಮಾಡಿಕೊಂಡನು ಅವಳಲ್ಲಿ ತನ್ನ
 ಮನಸ್ಸಿನ ಎಷ್ಟೋ ಕಲ್ಪನೆಗಳನ್ನು ಹೇಳಿಕೊಂಡನು ದೌಲತ್ತಳು ತನ್ನವಳೆ ಎಂದು
 ಕೊಂಡು—ಎಷ್ಟೋ ಮಾತನಾಡಿದನು ಮಾತನಾಡುತ್ತ—ಆಡುತ್ತ ಇಯಜ್‌ಖಾನನ
 ಮಾತು ಬಂತು ರಾಧೆಯು ಇಯಜ್‌ಖಾನನನ್ನು ಬಹಳವಾಗಿ ಹೊಗಳಿದಳು.
 ಅದನ್ನು ಸುಲ್ತಾನನು ಕೇಳಲಾರ ! ಕೇಳಿ ಸಹಿಸಲಾರ !

ಸುಲ್ತಾನನು—ಅವನೊಬ್ಬ ನಮ್ಮ ರಾಜ್ಯದಲ್ಲಿ ಪ್ರತಿದ್ವಂದ್ವಿ ! ಇದನ್ನು ನಾನು
 ಬಲ್ಲೆ ಅವನನ್ನು ಹಿಡಿದು ಸಂಹರಿಸಬೇಕೆಂದೇ ಇಷ್ಟು ಸನ್ನಾಹದಿಂದ ಬಂದೆ ಕೊನೆಗೂ
 ಅವನು ತಪ್ಪಿಸಿಕೊಂಡ.

ರಾಧಾ—ಇಯಜ್‌ಖಾನರು ಈ ರಾಜ್ಯದಲ್ಲಿ ನಿಮಗೆ ಪ್ರತಿದ್ವಂದ್ವಿಯಲ್ಲ !
 ನಿಮ್ಮಿಬ್ಬರ ವೈರವು ದೌಲತ್ತಳಿಗಾಗಿ ! ನೀವಿಬ್ಬರೂ ದೌಲತ್ತಳ ಪ್ರಣಯಾಕಾಂಕ್ಷಿ
 ಗಳು ! ಯಾರು ಮೈಸೂರಿನಲ್ಲಿ ಸುಲ್ತಾನೀ ರಾಜ್ಯವನ್ನು ಕಟ್ಟುವರೋ ಅವರನ್ನು
 ದೌಲತ್ತಳು ವಿವಾಹಮಾಡಿಕೊಳ್ಳುವಳು ಅದೇ ತಮ್ಮಿಬ್ಬರ ಮುಂದಿರುವ ಪಣ !

ಸುಲ್ತಾನ—ಈ ಪಣವನ್ನು ಗೊತ್ತುಮಾಡಿದವರಾರು ?

ರಾಧಾ—ಅಲ್ಲಾನು ಗೊತ್ತು ಮಾಡಿದ್ದು !

ಸುಲ್ತಾನ—ಹಾಗಿದ್ದರೆ ದೌಲತ್ತಳು ತ್ರಿರಂಗಪಟ್ಟಣದಲ್ಲಿಯೇ ಇರಬಾರದೇಕೆ ?

ರಾಧಾ—ಅದು ದೊಡ್ಡ ನವಾಬರ ಇಚ್ಛೆ !

ಸುಲ್ತಾನ್—ಆ ಕಾಲವು ಕಳೆದುಹೋಯಿತು ಈಗ ದೊಡ್ಡ ನವಾಬರೂ ಇಲ್ಲ! ಅವರ ಅಡ್ಡಿಯೂ ಇಲ್ಲ!

ರಾಧಾ—ಅವರ ಆಜ್ಞೆಯು ಅಪ್ರತಿಹತವಾದದ್ದು ಸುಲ್ತಾನರೇ ! ನಗರವು ಧನಕನಕ ಸಮೃದ್ಧವಾದ ಸೀಮೆ ಇಲ್ಲ ಅತುಳ್ಳೆಶ್ವರೃವಿದೆ ಇದು ವೀರಭೂಮಿ ಅಸಮ ಸಾಹಸಿಗಳಾದ ವೀರಭಟರಿದ್ದಾರೆ ಅವೆಲ್ಲವನ್ನು ತಮ್ಮ ಸಮಯಕ್ಕೆ ಒದಗಿಸುವುದಕ್ಕಾಗಿ ದಾಲತ್ತರವರು ನಗರದಲ್ಲಿಯೇ ಇರಬೇಕಾಗಿದೆ

ಸುಲ್ತಾನರು ಆ ಸೋನಾಮಹಲನ್ನು ತನಗೆ ತೋರಿಸಬೇಕೆಂದು ರಾಧಾರಾಣಿಯನ್ನು ಬೇಡಿಕೊಂಡನು ರಾಧೆಯು ಜೊತೆಯಲ್ಲಿ ಸುಲ್ತಾನನನ್ನು ಕರೆದುಕೊಂಡು ದರಿಯಾಬಾಗಿಗೆ ಹೋದಳು ಸುಲ್ತಾನನಿಗೆ ಆ ಸೋನಾಮಹಲೆಲ್ಲವನ್ನೂ ತೋರಿಸಿದಳು ಮೇಲಂತಸ್ತಿಗೆ ಕರೆದುಕೊಂಡು ಹೋದಳು ಮೇಲೆ—ಅಮೃತಶಿಲಾಮಂಟಪಕ್ಕೆ ಕರೆದೊಯ್ದಳು ಅಲ್ಲಿ ಸುಲ್ತಾನನನ್ನು ಆಸನದಲ್ಲಿ ಕಳ್ಳರಿಸಿದಳು ಹುಕ್ಕಾವನ್ನು ತಂದಿಟ್ಟು ಸ್ವೀಕರಿಸಬೇಕೆಂದು ವಿನಯಾವಸತವಾದ ನಗುಮೊಗದಿಂದ ಪ್ರಾರ್ಥಿಸಿದಳು. ಸುಲ್ತಾನನು ಹುಕ್ಕಾವನ್ನು ಸೇವಿಸುತ್ತಾ ಎಷ್ಟೋ ಮಾತನಾಡಿದನು. ಬಾಲ್ಯದಲ್ಲಿ ತಾನೂ, ದಾಲತ್ತಳೂ ಆಟವಾಡುತ್ತಿದ್ದ ಕಥೆಯನ್ನು ಹೇಳಿದನು. ರಾಧೆಯನ್ನು ಬೇಡಿ, ಕಾಡಿ ದಾಲತ್ತಳ ದರ್ಶನ ಮಾಡಿಸಬೇಕೆಂದು ಕೇಳಿಕೊಂಡನು. ಕೊನೆಗೆ ರಾಧೆಯು ಟಿಪ್ಪುಸುಲ್ತಾನನ ಶಿಬಿರದಲ್ಲಿಯೇ ದಾಲತ್ತಳನ್ನು ಕರತಂದು ಭೇಟಿ ಮಾಡಿಸುವುದಾಗಿ ಅಭಿವಚನವಿತ್ತಳು ಸುಲ್ತಾನನು ದಾಲತ್ತಳಿಲ್ಲದ ಆ ಶೂನ್ಯಗಾರದಿಂದ ಶೂನ್ಯಹೃದಯನಾಗಿ ಕಳಗಿಳಿದು ಬಂದು ಕುದುರೆಯನ್ನು ಹತ್ತಿದನು. ರಾಧೆಯೂ ಸ್ವಲ್ಪದೂರ ಹೋದಳು ಆ ವನಮಧ್ಯದಲ್ಲಿ ರಾಧೆಯು ಅಪ್ಪಣೆಯನ್ನು ಪಡೆದು ಹಿಂದಿರುಗಿದಳು ಸುಲ್ತಾನನು ನಿರ್ವಿಣ್ಣನಾಗಿ ಕಣ್ಣಿಗೆ ಕಾಣುವವರೆಗೆ ರಾಧೆಯನ್ನು ನೋಡುತ್ತಿದ್ದನು ಕಿವಿಗೆ ಕೇಳುವವರೆಗೆ ಕುದುರೆಯ ಮಿರಪುಟವನ್ನು ಆಲೈಸಿ ಕೇಳುತ್ತಿದ್ದನು ಬಾಯಿಯಲ್ಲಿ “ದಾಲತ್ತಳನ್ನು ಕರತರುತ್ತೇನೆ” ಎಂದು ರಾಧೆಯು ಹೇಳಿದ ಮಾತುಗಳನ್ನೇ ಹುಚ್ಚನಂತೆ ಉಚ್ಚರಿಸುತ್ತಿದ್ದನು ಅದೇ ರಾತ್ರಿಯೇ ಅಲ್ಲಿಂದ ಹೊರಟು ಶಿಬಿರಕ್ಕೆ ತಲುಪಿದ ಮೇಲೆ ನಗರಕ್ಕೆ ತಕ್ಕ ಬಂದೋಬಸ್ತು ಇಟ್ಟು ಖಾಸಿಂಖಾನನನ್ನು ಜೊತೆಯಲ್ಲೇ ಕರತರಬೇಕೆಂದು ಮಹಮದಾಲಿಗೆ ರಾಯಸವನ್ನು ಬರೆದು ಕಳಿಸಿದನು

ಹೀಗೆ ಸುಲ್ತಾನನು ಗುಪ್ತವಾಗಿ ನಗರಕ್ಕೆ ಬಂದು ಹೋದ ಸಮಾಚಾರವು ಮಹಮದಾಲಿಗೆ ತಿಳಿಯಲೇ ಇಲ್ಲ ಅವನು ಇಂಗ್ಲೀಷರ ಸೈನ್ಯವನ್ನು ಸದೆಬಡಿದು ಓಡಿಸಿ ಖಾಸಿಂಖಾನನನ್ನು ಬಹಳ ವಿಶ್ವಾಸದಿಂದ ಜೊತೆಯಲ್ಲಿ ಕರೆದುಕೊಂಡು ಸುಲ್ತಾನನ ಶಿಬಿರಕ್ಕೆ ಬಂದು ಸೇರಿದನು.

ಖಾಸಿಂಖಾನನು ಮೃತ್ಯುಮುಖದಲ್ಲಿ

ಟಿಪ್ಪುಸುಲ್ತಾನನು ಉದ್ವಿಗ್ನನಾಗಿ ಕುಳಿತಿದ್ದಾನೆ. ಕಾದ ಕಬ್ಬಿಣದ ರಸದಂತೆ ಕುದಿಯುತ್ತಿರುವ ಅವನ ಮನಸ್ಸು, ಗಂಟು ಬಿಗಿದಿರುವ ಅವನ ಭ್ರೂಭಂಗಿ, ಆರಕ್ತವಾದ ಅವನ ಕಣ್ಣುಗಳು, ಕೆಂಪೇರಿದ ಮುಖ, ಅದುರುತ್ತಿರುವ ತುಟಿಗಳು ಇವೆಲ್ಲವೂ ಪ್ರಳಯವನ್ನು ಸೂಚಿಸುತ್ತಿವೆ ಸುಲ್ತಾನನಿಗೆ ದಿಕ್ಕು ತೋರದು. ಇಯಜ್ಜಾಖಾನನಿಂದ ವಂಚಿತನಾಗಿದ್ದಾನೆ ಆಹಾ! ಇಯಜ್ಜಾಖಾನನು ಎಂಥಾ ವಂಚಕ ದಾಲತ್ಗಳನ್ನು ಎಲ್ಲಿಯೋ ಮಾಯ ಮಾಡಿದ್ದಾನೆ ನಗರವನ್ನು ತೆರೆದ ಬಾಗಿಲಾಗಿ ಒಪ್ಪಿಸಿದ್ದರ ಅರ್ಥವೇನು? ಇದೂ ಒಂದು ಪ್ರಲೋಭ! ಎಷ್ಟು ಅಪಮಾನವಾಯಿತು.

ತನ್ನಷ್ಟಕ್ಕೆ ತಾನೇ ಮಾತನಾಡಿಕೊಳ್ಳುತ್ತಾನೆ “ಇಯಜ್ಜಾಖಾನ್! ನೀನು ಈ ಟಿಪ್ಪುವಿನ ಕೈಯಿಂದ ತಪ್ಪಿಸಿಕೊಳ್ಳಲಾರೆ, ದಾಲತ್ಗಳನ್ನು ಬಚ್ಚಿಟ್ಟು ದಕ್ಕಿಸಿಕೊಳ್ಳಲಾರೆ!” ಎಂದು ಹಲ್ಲುಹಲ್ಲು ಕಡಿಯುತ್ತಾನೆ.

“ಆದರೆ ನಮ್ಮ ಕೈಗೆ ಖಾಸಿಂಖಾನನು ಸಿಕ್ಕಿದ್ದಾನೆ ಅವನನ್ನು ಹಿಂಡಿರೆ ಎಲ್ಲಾ ಸಮಾಚಾರವನ್ನೂ ಕಕ್ಕಲೇ ಬೇಕು. ಮಹಮದಾಲಿಯವರ ಸಮಾಚಾರವೇನು? ನಿಜವಾಗಿಯೂ ಅವರಿಗೆ ಇಯಜ್ಜಾಖಾನನಿರುವ ಸ್ಥಳವು ಗೊತ್ತೇ ಇಲ್ಲವೇ? ಅಥವಾ ಅವರೂ ಈ ಭದ್ರನೆಯಲ್ಲಿ ಸೇರಿರಬಹುದೋ? ಮಹಮದಾಲಿಯು ಮಹಾ ಪರಾಕ್ರಮಶಾಲಿ! ಆದರೆ ಒಂದು ವಿಧವಾಗಿ ಹುಚ್ಚುವೇದಾಂತಿ! ಒಂದೊಂದು ಬಾರಿ ದೊಡ್ಡ ನವಾಬರ ಪ್ರೀತಿಪಾತ್ರನೆಂದು ಹೆಮ್ಮೆಯಿಂದ ನಮಗೆ ಎದುರುಬೀಳುತ್ತಾನೆ ಅವನಿಗೂ ಇಯಜ್ಜಾಖಾನನಲ್ಲಿ ಪಕ್ಷಪಾತವುಂಟು ಈ ಸಂದರ್ಭದಲ್ಲೇನಾದರೂ ಅವನು ಗುಪ್ತಸಂಧಾನ ನಡೆಸಿದ್ದರೆ ಅವನ ತಲೆಯು ಸಹಸ್ರ ಸಹಸ್ರ ಹೋಳಾದೀತು” ಹೀಗೆಯೇ ಯೋಚನೆಮಾಡುತ್ತಾ ಸುಲ್ತಾನನು ಏನೇನೋ ಚಿಂತಿಸತೊಡಗಿದನು.

“ದಾಲತ್ಗಳು ಎಲ್ಲಿ ಹೋಗಿರಬೇಕು? ಇಯಜ್ಜಾಖಾನನು ದಾಲತ್ಗಳನ್ನು ಬಲಾತ್ಕಾರದಿಂದ ಬಚ್ಚಿಟ್ಟಿದ್ದರೆ ಆ ಸೋನಾಮಹಲಿನಲ್ಲಿ ಅಷ್ಟು ಸಂತೋಷ ಸಂಭ್ರಮಗಳು ಇರುತ್ತಿದ್ದವೆ? ರಾಧಾರಾಣಿಯು ಎಷ್ಟು ದಿಟ್ಟತನದ ಹುಡುಗಿ! ಎಂಥಾ ಲೋಕೋತ್ತರ ಸೌಂದರ್ಯ ಎಷ್ಟು ಲಾವಣ್ಯವತಿಯವಳು! ಎಂಥಾ ವೀರರನುಣಿ ಅವಳು ನನ್ನಲ್ಲಿ ಎಷ್ಟು ಸೌಜನ್ಯವನ್ನು ತೋರಿದಳು. ದಾಲತ್ಗಳು ನನ್ನಲ್ಲಿಟ್ಟಿರುವ ಪ್ರೇಮದ ಸ್ತುತಿಬಿಂಬವೇ ಆ ರಾಧೆಯ ಸೌಜನ್ಯ. ರಾಧೆಯು ದಾಲತ್ಗಳನ್ನು ದರ್ಶನಮಾಡಿ ಸುವುದಾಗಿ ಮಾತು ಕೊಟ್ಟಿದ್ದಾಳೆ. ಅಂತಹ ಸುಂದರಿಯ ಮಾತಿನಲ್ಲಿ ಸುಳ್ಳುಂಟಿ? ದಾಲತ್ಗಳು ಒಂದುಬಾರಿ—ನನ್ನ ಸಮ್ಮುಖದಲ್ಲಿ ದರ್ಶನವಿತ್ತರೆ, ದಾಲತ್ಗಳು ಶ್ರೀರಂಗ ಪಟ್ಟಣದ ರಾಣಿಯಾದರೆ, ನಗರದ ಸಿಂಹಾಸನದ ಪಟ್ಟವನ್ನು ರಾಧಾರಾಣಿಗೆ ಕಟ್ಟಿ

ನೆನು ಅವರು ರಾಣಿಗಿರಿಗೆ ಲಾಯಖ್ವಾದ ವೀರರಮಣ ನಗರಕ್ಕೆ ಹಿಂದೂರಾಣಿಯೇ ಆದರೆ ಈ ಮಂಕು ಪಾಳೆಯಗಾರರು ಶ್ರೀರಂಗಪಟ್ಟಣಕ್ಕೆ ಎಂದಂದಿಗೂ ಅಧೀನರಾಗಿಯೇ ಇರುತ್ತಾರೆ. ದೌಲತ್‌ಗಳು ದರ್ಶನವಿತ್ತು ಹೊರಟು ಹೋಗುತ್ತೇನೆಂದರೆ ನನ್ನ ಸರ್ವಸ್ವವನ್ನೂ ಅವಳಿಗೆ ಅರ್ಪಣಮಾಡಿ ಬೇಡಿಕೊಳ್ಳುವೆನು ಕೋಮಲ ಪಾದಾರವಿಂದಗಳಿಗೆರಗಿ ಕೇಳಿಕೊಳ್ಳುವೆನು ಶ್ರೀರಂಗಪಟ್ಟಣದ ಸಾಮ್ರಾಜ್ಯವನ್ನೇ ಅವಳ ಪಾದಗಳಿಗೆ ಕಾಣಿಕೆಯಾಗಿ ಒಪ್ಪಿಸುವೆನು ಈ ಐಶ್ವರ್ಯ- ಈ ಸಾಮ್ರಾಜ್ಯ- ಈ ವೈಮಂಗಳವೆಲ್ಲವನ್ನೂ ಒದ್ದು, ಆ ರಾಜ್ಯಭ್ರಷ್ಟನಾದ, ಜಾತಿಭ್ರಷ್ಟನಾದ, ತಲೆತಿರುಕ, ಇಯಜ್ಜಾಯಾನನಮೇಲೆ ಪ್ರೀತಿಮಾಡಲು ಅವಳೇನು ಹುಚ್ಚಳೇ ? ಇರಲಿ ಒಂದುವೇಳೆ ದೌಲತ್‌ಗಳ ದರ್ಶನವಾದರೆ ಆಮೇಲೆ ನನ್ನ ಭುಜಗಳ ಬಂಧನದಿಂದ ಹೇಗೆ ತಪ್ಪಿಸಿಕೊಂಡಾಳು ? ನೋಡೋಣ !” ಎಂದು ಕೊಳ್ಳುತ್ತಿದ್ದನು

ಇಷ್ಟರಲ್ಲಿ ಪ್ರತೀಹಾರಿಯು ಒಳಗೆ ಬಂದು ಮುಜರೆ ಮಾಡಿದನು. ಸುಲ್ತಾನರು ತಲೆಯೆತ್ತಿ ನೋಡಿದರು. “ ಖಾವಿಂದ್ ! ಮಂತ್ರಿ ಮಹಮದಾಲಿಯವರು ಬಂದಿದ್ದಾರೆ ” ಎಂದು ಅರಿಕೆ ಮಾಡಿದನು. ಒಳಗೆ ಕರೆತರುವಂತೆ ಸುಲ್ತಾನನು ಸನ್ನೆ ಮಾಡಿದನು ಪ್ರತೀಹಾರಿಯು ಮಂತ್ರಿ ಮಹಮದಾಲಿಯವರನ್ನು ಒಳಕ್ಕೆ ಕರೆತಂದು ಬಿಟ್ಟು ಹೊರಗೆಹೋದನು ಸುಲ್ತಾನನೆದ್ದು ಮಹಮದಾಲಿಯವರನ್ನು ಅದರಿಸಿ ಆಸನದಲ್ಲಿ ಕುಳಿರಿಸಿದನು ಮಹಮದಾಲಿಯವರು ಮುಜರೆ ಮಾಡಿ ಕುಳಿತುಕೊಂಡರು

ಸುಲ್ತಾನ್ — ನಗರದ ಸಮಾಚಾರವೇನು ?

ಮಹಮದಾಲಿ:— ಯುದ್ಧವಿಲ್ಲದೇ ನಗರವನ್ನು ಇಯಜ್ಜಖಾನರು ಸನ್ನಿಧಾನಕ್ಕೆ ಒಪ್ಪಿಸಿದ್ದಾರೆ

ಸುಲ್ತಾನ್ — ಖಾಸಿಂಖಾನ್‌ರನ್ನು ಕರೆತಂದಿದ್ದೀರೋ ?

ಮಹಮದಾಲಿ — ಹೌದು ! ಹುಜೂರು

ಸುಲ್ತಾನ್. — ನಗರವನ್ನು ಒಪ್ಪಿಸುವುದರಲ್ಲಿ ಭದ್ರನೆಯೇನೂ ಇಲ್ಲವೆನ್ನುತ್ತೀರಾ ?

ಮಹಮದಾಲಿ — ಭದ್ರನೆಯ ಸುಳಿವೇ ಇರಲಿಲ್ಲ

ಸುಲ್ತಾನ್ — ಆ ಮೇರೆಗೆ ಅಧಾರವೇನು ?

ಮಹಮದಾಲಿ:— ಭದ್ರನೆ ಇದ್ದಿದ್ದರೆ ಖಾಸಿಂಖಾನರು ಇಷ್ಟು ಸರಾಗಣಾಗಿ ಸನ್ನಿಧಾನಕ್ಕೆ ಬರುತ್ತಿರಲಿಲ್ಲ.

ಸುಲ್ತಾನ್. — ಹಾಗಾದರೆ ಅವರನ್ನು ಬಂದಿಗಳಾಗಿ ಇಲ್ಲಿಗೆ ಕರೆತಂದಿಲ್ಲವೋ ?

ಮಹಮದಾಲಿ:— ಸನ್ನಿಧಾನದ ಸೇನೆ ಮಾಡುವ ಮಿತ್ರರಾಗಿ ಅವರು ಇಲ್ಲಿ ಬಂದಿದ್ದಾರೆ.

ಸುಲ್ತಾನ್:— ಇಯಜ್‌ಖಾನರ ವಿಷಯವೇನೂ ತಿಳಿಯಲಿಲ್ಲವೋ ?

ಮಹಮದಾಲಿ— ಇಲ್ಲ ! ಹುಜೂರು ! ಅವರು ಮಕ್ಕಾಯಾತ್ರೈಗೆ ಹೋದ
ರಂದು ಜನರಾಡಿಕೊಳ್ಳುತ್ತಾರೆ

ಸುಲ್ತಾನ್— ದಾಲತ್ ರಾಣಿಯವರೊ ?

ಮಹಮದಾಲಿ— ಅವರದೂ ಸಮಾಚಾರವಿಲ್ಲ ಅವರು ಬಾಬಾ ಬುರ್ಡಗಿರಿಗೆ
ಪ್ರಯಾಣ ಮಾಡಿದ್ದಾರಂತೆ

ಸುಲ್ತಾನ್— ತಮಗೆ ಮತ್ತೇನು ಸಮಾಚಾರವು ತಿಳಿಯದೋ ?

ಮಹಮದಾಲಿ— ಇಲ್ಲ

ಸುಲ್ತಾನ್— ಒಳ್ಳೆಯದು ! ದಿನಾನರವರೇ ! ತಾವು ವಿಶ್ರಮಿಸಿಕೊಳ್ಳಿ ಖಾಸಿಂ
ಖಾನರನ್ನು ಆದರಿಸಿ ತಮ್ಮ ಜೊತೆಯಲ್ಲೇ ಇಟ್ಟುಕೊಂಡಿರಿ ನಾಳೆ ದರಬಾರಿನಲ್ಲಿ ಕರೆ
ತರೋಣವಾಗಲಿ

ಮಹಮದಾಲಿ— ಖಾವಿಂದ್ ! ಅವರಿಗೆ ನಗರದ ದಿನಾನಗಿರಿಯನ್ನು ಕೂಡು
ವುದಾಗಿ ವಾಗ್ದಾನ ಮಾಡಿ ಕರೆತಂದಿದ್ದೇನೆ.

ಸುಲ್ತಾನ್— ಅವರು ರಾಜಭಕ್ತಿಯನ್ನು ತೋರ್ಪಡಿಸಿದರೆ ಅವರಿಗೆ ನಗರದ
ದಿನಾನಗಿರಿಯನ್ನು ಕೊಡಬಹುದು. ಅವರಂಥಾ ಸಮರ್ಥರು ಮತ್ತಾರಿದ್ದಾರೆ ?

ಇಷ್ಟು ಮಾತುಕಥೆಗಳಾಗಿ ಮಹಮದಾಲಿಯವರು ತಮ್ಮ ಬಿಡಾರಕ್ಕೆ ತರಳ
ದರು.

ಸುಲ್ತಾನನು ಹೊರಗೆ ಬಂದು ನೋಡಿದನು ಮೇಲೆ ನಕ್ಷತ್ರಪೂರ್ಣವಾದ
ನೀಲಾಕಾಶ ! ನಿಶಾನಾಥನು ಪೂರ್ಣಕಳೇಬರದಿಂದ ಗಗನದಲ್ಲಿ ವಿರಾಜಿಸುತ್ತಿದ್ದಾನೆ.
ತಾರಾರಮಣಿಯರು ಕಿಲಕಿಲ ನಗುತ್ತಾ ವಿಶ್ವನಾಥನಿಗೆ ಸುಖಾಗಮನವನ್ನು ಬಯಸು
ತ್ತಿದ್ದಾರೆ ಪಶ್ಚಿಮಘಟ್ಟಗಳನ್ನು ಹಾದು ಬಂದ ಮಲಯಾನಿಲವು ಬೀಸುತ್ತಿದೆ
ಸುಲ್ತಾನನು ಪ್ರಕೃತಿಗಾಂಭೀರ್ಯವನ್ನು ನೋಡುತ್ತಾ ನಿಂತಿದ್ದಾನೆ ಈ ಪ್ರಶಾಂತ
ವಾತಾವರಣದಲ್ಲಿ ಅವನ ಮನಸ್ಸು ಎಲ್ಲವನ್ನೂ ಮರೆತುಬಿಟ್ಟಿದೆ ತಾನು ನಗರದ
ಪ್ರಾಂತದಲ್ಲಿ ಇದ್ದೇನೆಂಬುದನ್ನೇ ಮರೆತಿದ್ದಾನೆ ಮಹಮದಾಲಿಯನ್ನು ಮರೆತಿ
ದ್ದಾನೆ, ತನ್ನನ್ನೇ ತಾನು ಮರೆತಿದ್ದಾನೆ. ಆದರೂ ಯಾವುದೋ ಒಂದು ಜ್ವಾಲಾ
ಮಾಲೆಯು ಕೈದಯದಲ್ಲಿ ಆಡಗಿದೆ. ಶಾಂತಿಯಿಲ್ಲ, ಸಮಾಧಾನವಿಲ್ಲ ಸುಲ್ತಾನನು
ದೀರ್ಘನಿಶ್ವಾಸವನ್ನು ಬಿಟ್ಟನು. ಆ ನಿಶಾ ಸೌಂದರ್ಯವನ್ನು ನೋಡುವುದು ಅವ
ನಿಂದ ಆಗಲಿಲ್ಲ ಆ ಪೂರ್ಣಚಂದ್ರನನ್ನು ನೋಡಿ ಅವನಿಗೆ ಸಹನೆಯಿರಲಿಲ್ಲ ಆ
ತಾರಾಮಂಡಲದಿಂದ ವಿರಾಜಮಾನವಾದ ನಭೋಮಂಡಲವನ್ನು ನೋಡುವ
ಶಕ್ತಿಯು ಅವನ ಮನಸ್ಸಿಗಿಲ್ಲ. ಹಾಗೆಯೇ ನೀರವವಾಗಿ ನಿಂತನು. ನಿಲ್ಲುವುದಕ್ಕಾ

ಗಲಿಲ್ಲ ಅವನ ಕಾಲುಗಳು ಶಯನಾಗಾರಕ್ಕೆ ಕೊಂಡು ಹೋದುವು. ಅಲ್ಲಿ ಸಜ್ಜಾ ಗಿದ್ದ ಹಂಸತೂಲಿಕಾತಲ್ಪದ ಮೇಲೆ ಅವನ ಶರೀರವು ಬಿದ್ದಿತ್ತು ಅದೊಂದೂ ಅವನಿಗೆ ಬೋಧೆಯಾಗುತ್ತಿರಲಿಲ್ಲ ಅಷ್ಟರಲ್ಲಿ ಮನಸ್ಸಿಗೆ ಸ್ವಲ್ಪ ಶಕ್ತಿ ಬಂದಿತೆಂದು ಕಾಣುತ್ತದೆ ಅಲ್ಲಿ ಆ ಮನಸ್ಸಿನ ಮೇಲೆ ದೌಲತ್ತಳ ದಿವ್ಯ ಸುಂದರ ವಿಗ್ರಹವು ಅವಿ ಭವವಿಸಿತು ಅವಳ ಪಕ್ಕದಲ್ಲಿಯೇ ರಾಧೆಯಿ ವೀರ ಮೂರ್ತಿಯು ಬಂದು ನಿಂತಿತು ಆ ರಾಧೆಯು ಪ್ರಸನ್ನವದನಳಾಗಿ ಅಮೃತವಾಣಿಯಿಂದ “ಟಿಪ್ಪು! ಇದೋ ನಿನ್ನ ದೌಲತ್ತಳನ್ನು ಕರತಂದಿದ್ದೇನೆ, ಪರಿಗ್ರಹಿಸು!” ಎಂದು ಹೇಳಿದ ಹಾಗಾಯಿತು ಆ ಸ್ವರ್ಣಪುತ್ಥಳಿಯಂತಿದ್ದ ದೌಲತ್ತಳು ನಸುನಗುವನ್ನು ನಗುತ್ತಾ ಸಮಾಪಕ್ಕೆ ಬಂದು ಬಾಹುಗಳಿಂದ ತನ್ನನ್ನು ಆಲಂಗಿಸಿದಂತೆ, ಅಧರದ ಮೇಲೆ ತನ್ನ ಮಧುರಾಧರ ವನ್ನಿಟ್ಟು ಚುಂಬಿಸಿದಂತೆ ಬೋಧೆಯಾಯಿತು ಆ ಅನಂದದಲ್ಲಿ, ಆ ದರ್ಶನದ ಪ್ರಭಿ ಯಲ್ಲಿ, ಆ ಸ್ಪರ್ಶದ ಭ್ರಾತಿಯಲ್ಲಿ, ಆ ಚುಂಬನದ ಮಾಧುರ್ಯದಲ್ಲಿ ಮೈ ರೋಮಾಂ ಚವಾಯಿತು ತಂಗಾಳಿಯು ಬೀಸಿತು. ಸುಲ್ತಾನನು ಕಣ್ಣು ಬಿಟ್ಟನು ಅವನಿಗೆ ತಾನು ತನ್ನ ಶಯನಗೃಹದಲ್ಲಿದ್ದೇನೆಂದೂ, ತನ್ನ ಹಂಸತೂಲಿಕಾತಲ್ಪದಲ್ಲಿ ಮಲಗಿ ದ್ದೇನೆಂದೂ ಪ್ರಬೋಧೆಯಾಯಿತು. ಆ ಮನಮೋಹಿನಿಯಾದ ದೌಲತ್ತಳಲ್ಲಿ ? ಆ ಅಭಿನಾರಿಕೆಯಾದ ರಾಧೆಯಲ್ಲಿ ? ಎಲ್ಲವೂ ಆ ದಗ್ಧ ಹೃದಯದ ಮೇಲೆ ಪ್ರತಿಬಿಂಬಿ ಸಿದ ಮರು ಮರೀಚಿಕೆ !

ಅಷ್ಟರಲ್ಲಿ ಅರ್ಧರಾತ್ರಿಯ ತುತ್ತೂರಿಯಾಯಿತು ಪಹರಿಗಳು ಪಹರೆ ಕೂಗಿ ದರು ಸುಲ್ತಾನನು ಎದ್ದು ನೀರವವಾಗಿ ತನ್ನ ಹಾಸಿಗೆಯ ಮೇಲೆ ಕುಳಿತನು. ಆ ಸುಡುವ ಮನಸ್ಸು ಅಲ್ಲಿ ಕುಳಿತುಕೊಳ್ಳಲು ಬಿಡಲಿಲ್ಲ ಎದ್ದು ಹೊರಟನು ಶಿಬಿರವನ್ನೆಲ್ಲಾ ಒಂದು ಸುತ್ತು ಬಂದನು ಎಲ್ಲರೂ ಗಾಢ ನಿದ್ರೆಯಲ್ಲಿದ್ದಾರೆ ಪಹ ರೆಯವರು ಮಾತ್ರ ತಿರುಗಾಡುತ್ತಿದ್ದಾರೆ ಸುಲ್ತಾನನನ್ನು ಕಾಣುತ್ತಲೇ ಪಕ್ಕಕ್ಕೆ ಸರಿದು ನಿಂತು ಮುಜರೆ ಮಾಡುತ್ತಾರೆ ಸುಲ್ತಾನನು ಮಹಮದ್ ಅಲಿಯವರ ಡೇರೆಯ ಹಿಂಭಾಗಕ್ಕೆ ಬಂದನು ಅಲ್ಲಿ ಇನ್ನೂ ದೀಪವು ಉರಿಯುತ್ತಿತ್ತು. ಒಳಗೆ ಮಾತಿನ ಶಬ್ದವು ಕೇಳಿಸಿತು ಆ ಮಾತುಗಳನ್ನು ಸುಲ್ತಾನನು ಕಿವಿಗೊಟ್ಟು ಕೇಳುತ್ತ ನಿಂತನು

“ಖಾಸಿಂಖಾನರೇ! ಇಯಜ್ಞಾಖಾನರು ನಗರವನ್ನು ಏಕೆ ಬಿಟ್ಟು ಬಿಟ್ಟರು ?”

“ಟಿಪ್ಪುಸುಲ್ತಾನರವರೊಡನೆ ಯುದ್ಧವನ್ನು ಮಾಡಕೂಡದೆಂದು.”

“ಸುಲ್ತಾನರು ಯುದ್ಧಕ್ಕೆ ಬಾರದಿದ್ದರೆ ಇಯಜ್ಞಾಖಾನರು ನಗರವನ್ನು ಪರಿ ತ್ಯಾಗ ಮಾಡುತ್ತಾ ಇರಲಿಲ್ಲವೋ ?”

“ಇಲ್ಲ! ಅದರಲ್ಲೇನೋ ಒಂದು ಗೂಢ ರಹಸ್ಯವಿರುವಂತಿದೆ. ದೊಡ್ಡನವಾಬರು ಮೃತರಾದಂದಿನಿಂದ ಖಾಸಾಹೇಬರು ಠಾಜ್ಯಭಾರದಲ್ಲಿ ವಿಮುಖರಾಗಿಯೇ ಇದ್ದಾರೆ.”

“ಕಾರಣವೇನು”

“ಅದನ್ನರಿಯುವುದು ಕಷ್ಟ”

“ಈಗ ಅವರು ನಗರದ ಶೀಮೆಯ ಗಡಿ ದಾಟಿ ಹೋಗಿರಬಹುದೆಂದೇ ತಾವು ನಿಶ್ಚಯವಾಗಿ ಹೇಳಬಲ್ಲರಾ?”

“ನಿಶ್ಚಯವಾಗಿಯೂ ಅವರು ನಗರದ ಶೀಮೆಯಲ್ಲಿಲ್ಲವೆಂದು ಪ್ರಮಾಣ ಮಾಡಬಲ್ಲೆ.”

“ದೌಲತ್ ರಾಣಿಯವರು ಎಲ್ಲಿ ಹೋಗಿದ್ದಾರೆ?”

“ಅವರು ಬಾಬಾಬುಡ್ಡೆಗಿರಿಗೆ ಹೋಗಿದ್ದಾರೆಂದು ಹೇಳುತ್ತಾರೆ”

“ಅವರು ಮರೆಯಾಗಿರುವುದರಲ್ಲಿ ರಾಜಕಾರಣವೇನಾದರೂ ಉಂಟೋ?”

“ಅವರ ವಿಷಯದಲ್ಲಿ ರಾಜಕಾರಣ ಉಂಟೋ, ಇಲ್ಲವೋ ಹೇಳಲಾಗುವುದಿಲ್ಲ. ಇಯಜ್ಞಾಖಾನನವರು ರಾಜ್ಯ ಸರಿತ್ಯಾಗ ಮಾಡುವುದಕ್ಕೆ ದೌಲತ್ ರಾಣಿಯವರೇ ಕಾರಣಕರ್ತರೆಂದು ಕೆಲವರ ಊಹೆ ಉಂಟು”

“ಇಯಜ್ಞಾಖಾನನವರೂ, ದೌಲತ್ ರಾಣಿಯವರೂ ಒಂದೇ ಕಡೆಗೆ ಪ್ರಯಾಣ ಮಾಡಿದ್ದಾರೆಂದು ಊಹಿಸಬಹುದಲ್ಲವೇ?”

“ಹಾಗೆ ಊಹಿಸಿದರೂ ಊಹಿಸಬಹುದು”

“ಅವರಬ್ಬರೂ ಇಂಗ್ಲೀಷರೊಡನೆ ಸಂಧಿಗಾಗಿ ಬೊಂಬಾಯಿಗೆ ಹೋಗಿರಬಹುದೆಂದು ಒಂದು ವರ್ತಮಾನವಿದೆ”

“ದಿವಾನರೇ! ನಾಲಿಗೆಯನ್ನು ಹಿಡಿದು ಮಾತನಾಡಬೇಕು ಇಯಜ್ಞಾಖಾನನರೋನುಕೂಸಗಳೆಲ್ಲಾ ಇಂಗ್ಲೀಷರ ದ್ವೇಷವು ಉರಿಯುತ್ತಿದೆ ಅಂಥಾವರು ಸಂಧಿಗಾಗಿ ಬೊಂಬಾಯಿ ಕೋಟೆಗೆ ಹೋಗುತ್ತಾರೆಯೇ?”

“ಇಲ್ಲಾ! ಖಾನರೇ! ಮಾಘ್ ಮಾಡಿರಿ ಇಲ್ಲಿಗೆ ಬಂದ ಬೇಹುಗಾರರು ಹಾಗೆ ಸುದ್ದಿಯನ್ನು ತಂದಿದ್ದಾರೆ”

“ಆ ಬೇಹುಗಾರರ ನಾಲಿಗೆಯನ್ನು ಸೀಳಿಸಿ ಅವರನ್ನು ತೂಗು ಮರಕ್ಕೆ ಕಟ್ಟಿಸಬೇಕು ದಿವಾನರೇ! ಸಂಧಿಯ ಪ್ರಮೇಯವು ತಾನೇ ಎಲ್ಲಿದೆ! ನಮ್ಮ ಸೈನ್ಯ, ನಮ್ಮ ಫಿರಂಗಿಗಳು ಇವುಗಳ ಮುಂದೆ ಇಂಗ್ಲೀಷ್ ಸೈನ್ಯವು ಧೂಳಿಪಟವಾಗಿ ಹೋದೀತು. ನಗರದ ಶೀಮೆಗೆ ಕಾಲಿಡುವ ಎದೆಗಾರತನವು ಯಾವ ಸರದಾರನಿಗೂ ಇಲ್ಲ.”

“ಹಾಗಾದರೆ ಮೈಸೂರಿನ ಸೈನ್ಯವನ್ನು ಎದುರಿಸದಿದ್ದು ದೇಕೆ ?”

“ದಿವಾನರೇ! ಇಯಜ್ಜಾಖಾನರು ಎದುರಿಸಿ ನಿಂತಿದ್ದರೆ—ನಿಮ್ಮ ಮೈಸೂರಿನ ಸಮಸ್ತ ಸೈನ್ಯವೂ ಪೂರ್ಣಾಹುತಿಯಾಗುತ್ತಿತ್ತು ಟಿಪ್ಪೂಸುಲ್ತಾನರ ಮೇಲೆ ಕತ್ತಿ ಕಟ್ಟಿ ವುದಿಲ್ಲವೆಂದು ಇಯಜ್ಜಾಖಾನರು ಶಪಥ ಮಾಡಿ ಇಂದು ಇಂತಹ ಅಪಮಾನಕರ ವಾದ ಸಂದೇಹಗಳಿಗೆ ಆಸ್ಪದವಾಯಿತು ”

“ಇಯಜ್ಜಾಖಾನರೇಕೆ ಈ ಶಪಥ ಮಾಡಿದರು ?”

“ದೌಲತ್ ರಾಣಿಯವರಿಗಾಗಿ ಮಾಡಿದರೆಂದು ನನ್ನ ಊಹೆ ನವಾಬರು ದೌಲತ್ ರಾಣಿಯವರಿಗಾಗಿಯೇ ಯುದ್ಧವನ್ನು ಬಿಟ್ಟರು, ಅವರಿಗಾಗಿಯೇ ರಾಜ್ಯ ವನ್ನೂ ಬಿಟ್ಟುಕೊಟ್ಟರು ”

“ಅದೇನು ? ದೌಲತ್ ರಾಣಿಯವರಿಗೂ, ಈ ರಾಜ್ಯ ಪರಿತ್ಯಾಗಕ್ಕೂ ಸಂಬಂಧ ವೇನು ?”

“ಹೌದು! ದೌಲತ್ ರಾಣಿಯವರೊಬ್ಬರು, ಬಾಬಾಬುಡನ್ ಗಿರಿಗೆ ಹೊಸದಾಗಿ ಬಂದಿರುವ ಫಕೀರರೊಬ್ಬರು ಇವರ ಮಾತಿನಂತೆಯೇ ಈ ರಾಜ್ಯ ಪರಿತ್ಯಾಗ ಪ್ರಕ ರಣವು ನಡೆದಿದೆ ”

“ಇದರಲ್ಲಿ ನೋಡಿ ಒಂದು ಗೂಢ ತಂತ್ರವಿರಬೇಕು.”

“ಗೂಢತಂತ್ರವೇ ? ಅದು ಎಳ್ಳನ್ನೂ ಇಲ್ಲ ಸುಲ್ತಾನರೂ ಇಯಜ್ಜಾಖಾನರೂ ರಣದಲ್ಲಿ ನಿಂತು ಹೋರಾಡಕೂಡದೆಂಬುದೇ ಇದರ ರಹಸ್ಯ ”

“ಆಹಾ! ಎಂತಹ ಸಂಧಿ, ಎಷ್ಟು ಉದಾತ್ತ ರಾಜನೀತಿ, ಅಲ್ಲಾನು ಇದೊಂದು ಸಂಧಿಯನ್ನು ತಂದೊಡ್ಡದಿದ್ದರೆ ಮೈಸೂರು ರಾಜ್ಯವು ಮಣ್ಣು ಪಾಲಾಗುತ್ತಿತ್ತು ಖಾನರೇ! ನಾಳೇ ದಿನದ ದರಬಾರಿನಲ್ಲಿ ನಿಮಗೆ ನಗರದ ದಿವಾನಗರಿಯನ್ನು ದಯ ಪಾಲಿಸುತ್ತಾರೆ ನಾಳೆಯಿಂದ ನೀವು ಇಯಜ್ಜಾಖಾನರ ನೌಕರರಲ್ಲ ಸ್ವಯಂ ಟಿಪ್ಪೂ ಸುಲ್ತಾನರ ಕರ್ಮಚಾರಿಗಳು ನಮ್ಮ ಭರವಸೆಯಲ್ಲಾ ನಿಮ್ಮ ಮೇಲೆಯೇ ಇದೆ”.

“ನಾನು ದಿವಾನಗರಿಯನ್ನು ಒಪ್ಪಿಕೊಳ್ಳುವುದಿಲ್ಲ ನನ್ನ ಈ ಶರೀರವು ಇಯಜ್ಜಾ ಖಾನರ ಸೇವೆಗಾಗಿ ಮೀಸಲಾಗಿಟ್ಟಿದೆ ಅದರ ಮೇಲೆ ಯಾರ ಅಧಿಕಾರವೂ ಇಲ್ಲ. ನಾನು ಟಿಪ್ಪೂಸುಲ್ತಾನರ ಕರ್ಮಚಾರಿಯೂ ಅಲ್ಲ ಚಾಕರನೂ ಅಲ್ಲ.”

“ಹಾಗಾದರೆ ಇಲ್ಲಿಗೇಕೆ ಬಂದಿರಿ ?”

“ತಮ್ಮ ಅಪ್ಪಣೆಯನ್ನು ಪಾಲಿಸಬೇಕೆಂದು ಇಯಜ್ಜಾಖಾನರ ಆಜ್ಞೆ.”

“ಇಲ್ಲಿ ತಮಗೇನೂ ಭಯವಿಲ್ಲವೋ ?”

“ಭಯವೇ ? ಅದರ ನೆರಳೂ ಇಲ್ಲ! ತಮ್ಮ ರಕ್ಷಣೆಯಲ್ಲಿರುವಾಗ ನನಗೆ ಭಯ ವೆಂದರೇನು ?”

“ತಮಗೆ ಇಲ್ಲೇನೂ ಕೆಲಸವಿಲ್ಲವೋ ?”

“ಉಂಟು ! ಸುಲ್ತಾನರನ್ನು ನೋಡಿ ಮುಖಾಮುಖಿ ಎರಡು ಮಾತನಾಡಿ ಹೋಗಬೇಕೆಂದು ಮನಸ್ಸಿದೆ ”

“ನಗರದ ನವಾಬಗಿರಿಯನ್ನು ಯಾರಿಗೆ ಕೊಡಬೇಕೆಂದು ತಮ್ಮ ಅಭಿಪ್ರಾಯ ?”

“ತಮಗೆ, ಸ್ವಯಂ ದಿನಾನ ಸಾಹೇಬರಿಗೆ ”

ಅಲ್ಲಿಗೆ ಮಾತು ಪೂರೈಸಿತು ಹೊರಗೆ ಕಿವಿಗೊಟ್ಟು ಅಲೈಸುತ್ತಾ ಇದ್ದ ಸುಲ್ತಾನನು ಅಪ್ರತಿಭನಾದನು. ಅಲ್ಲಿಂದ ಮೆಲ್ಲಗೆ ಸರಿದು ಹೊರಟುಹೋದನು

ಸುಲ್ತಾನನು ಅಲ್ಲಿಂದ ಹೋಗಿ ತನ್ನ ಶಯನದ ಗುಡಾರವನ್ನು ಹೊಕ್ಕನು ಹಾಸಿಗೆಯ ಮೇಲೆ ಬಿದ್ದು ಹೊರಳುತ್ತಿದ್ದನು ಸ್ವಲ್ಪ ಸ್ವಲ್ಪ ನಿದ್ರೆ, ಸ್ವಲ್ಪ ಸ್ವಲ್ಪ ಎಚ್ಚರ. ಎಷ್ಟೋ ಸ್ವಪ್ನಗಳು ಅವುಗಳಲ್ಲಿ ಕೆಲವು ಆಶಾಙ್ಕನಕವಾದುವು. ಕೆಲವು ನಿರಾಶಾಭೂಯಿಷ್ಯವಾದುವು ಹೀಗೆ ಬೆಳಗಾಯಿತು

ಪ್ರಾತಃಕಾಲ ಎಂಟುಗಂಟೆಗೆ ದರಬಾರಿನ ಮಂಟಪದಲ್ಲಿ ದರಬಾರಿಗಳೆಲ್ಲ ನೆರೆದಿದ್ದಾರೆ. ಹೊರಗಡೆ ಅಂಗಳದಲ್ಲಿ ಎಲ್ಲ ಸರದಾರರೂ ಸಾಲು ಗಟ್ಟಿ ನಿಂತಿದ್ದಾರೆ ಮಹಮದಾಲಿಯವರು ಖಾಸಿಂಖಾನರನ್ನು ಜೊತೆಯಲ್ಲಿ ಕರೆದುಕೊಂಡು, ತಮ್ಮ ಗುಡಾರದಿಂದ ಹೊರಟರು ಅವರ ಹಿಂದುಗಡೆ ನಜರುಗಳನ್ನು ತೆಗೆದುಕೊಂಡು, ನಗರದ ಗಿರಿಜಾಮಿಶಿಯ ಸರದಾರರು ಬರುತ್ತಿದ್ದಾರೆ ಮಹಮದಾಲಿಯವರಿಗೆ ಎಲ್ಲ ಪಟಾಲಂಗಳ ಸರದಾರರೂ ಕವಾಯಿತ್ ಮುಜರ ಮಾಡುತ್ತಿದ್ದಾರೆ ಅವರ ಪಕ್ಕದಲ್ಲಿ ದಿವಾನ್ ಖಾಸಿಂಖಾನರು ಬರುತ್ತಿದ್ದಾರೆ ಆ ಸೈನಿಕರೆಲ್ಲರೂ “ಎಂಥಾ ವೀರವುರುಷ, ಎಂಥಾ ಕಡುಗಲಿ” ಎಂದು ತಮ್ಮ ತಮ್ಮಲ್ಲೇ ಮಾತನಾಡಿಕೊಳ್ಳುತ್ತಿದ್ದಾರೆ ಮಹಮದಾಲಿಯವರು ಸಭಾಂಗಣಕ್ಕೆ ಪ್ರವೇಶ ಮಾಡಿದರು ಅಲ್ಲಿದ್ದವರೆಲ್ಲಾ ಅದಬ್ಬಿನಿಂದ ಮುಜರೆ ಮಾಡುತ್ತಿದ್ದರು ಎಲ್ಲರ ದೃಷ್ಟಿಯೂ ಖಾಸಿಂಖಾನರ ಮೇಲೆ ಬಿದ್ದಿದೆ. ಮಹಮದಾಲಿಯವರು ಸಿಂಹಾಸನದ ಸಮೀಪದಲ್ಲಿ ಹೋಗಿ ಕುಳಿತುಕೊಂಡರು ಅವರ ಎಡಪಾರ್ಶ್ವದಲ್ಲಿ ಖಾಸಿಂಖಾನರು ಕುಳಿತುಕೊಂಡರು. ದರಬಾರಿಗಳೆಲ್ಲರ ದೃಷ್ಟಿಯೂ ಖಾಸಿಂಖಾನನ ಕಡೆಗೇ ಇತ್ತು ಇಷ್ಟರಲ್ಲಿ ಜೋಪುಧಾರರ ಕೂಗು ಕೇಳಿಸಿತು ವಂದಿ ಮಾಗಧರು ಪರಾಕು ಹೇಳಿದರು. ಸುಲ್ತಾನರು ಸಭಾಮಂಟಪಕ್ಕೆ ಬಿಜಯಮಾಡಿದರು. ಸಿಂಹಾಸನದ ಮೇಲೆ ಬಂದು ಕುಳಿತರು ದರಬಾರಿಗಳೆಲ್ಲರೂ ಮುಜರೆ ಮಾಡಿದರು. ಖಾಸಿಂಖಾನರು ನಜರುಗಳನ್ನು ಸಮರ್ಪಿಸಿ ಮುಜರೆ ಮಾಡಿದರು. ಸುಲ್ತಾನರು ಅತ್ತಕಡೆಗೆ ನೋಡಿ ಮಂದಹಾಸದಿಂದ ಮುನ್ನಿಸಿದರು. ಅನಂತರ ಮಹಮದ್ ಆಲಿಯವರ ಕಡೆ ತಿರುಗಿ ನೋಡಿದರು ಆ ಮಂತ್ರಿಗಳು ಎದ್ದು ನಗರದ ವೃತ್ತಾಂತವನ್ನು ಸಂಗ್ರಹವಾಗಿ ಬಿನ್ನವಿಸಿದರು

ಸುಲ್ತಾನ್—ನಗರದ ನವಾಬರು ರಾಜ್ಯವನ್ನು ನಮಗೆ ಒಪ್ಪಿಸಿದ್ದಾರೆಯೋ ?

ದಿವಾನ್—ಹೌದು ಹುಜೂರು, ಸನ್ನಿಧಾನಕ್ಕೆ ಒಪ್ಪಿಸಿದ್ದಾರೆ ನಗರದ ನವಾಬರು ಅಪಚಾರವನ್ನು ಮಾಡಿದ್ದಾರೆಂದು ಇಷ್ಟು ಸೈನ್ಯ ಸನ್ನಾಹದೊಡನೆ ಬರಬೇಕಾಯಿತು

ಖಾಸಿಂಖಾನ್—ಹುಜೂರು ! ಬೇಅದಬ್, ಕ್ಷಮಿಸಬೇಕು ಸನ್ನಿಧಾನಕ್ಕೆ ನಗರದಲ್ಲಿ ಎಳ್ಳಷ್ಟಾದರೂ ಅಪಚಾರವು ನಡೆದಿಲ್ಲ. ನಗರದ ನವಾಬರವರು ತಮ್ಮ ರಾಜ್ಯವನ್ನು ತಮಗೆ ಒಪ್ಪಿಸಿದ್ದಾರೆ

ಸುಲ್ತಾನ್—ಸಂತೋಷ ! ಅವರು ಬಿಟ್ಟು ಹೋದರೆಂದು ನಾವು ಬಿಟ್ಟು ಬಿಡುವುದಕ್ಕಾಗುತ್ತದೆಯೋ ನಾವು ಎಲ್ಲ ಸಮಾಚಾರವನ್ನೂ ದಿವಾನರಿಂದ ಕೇಳಿದ್ದೇವೆ. ನಗರದ ದಿವಾನಗರಿಯನ್ನು ನಿಮಗೆ ದಯಪಾಲಿಸಬೇಕೆಂದು ಮಹಮದಾಲಿಯವರು ಸಿಫಾರಸು ಮಾಡಿದ್ದಾರೆ

ಖಾಸಿಂ—ಜಹಾಪನಾ ! ನಾನು ಚಿಕ್ಕ ವಯಸ್ಸಿನವನು ನಗರವು ದೊಡ್ಡ ರಾಜ್ಯ ! ಯಾರಾದರೂ ಅನುಭವಸ್ಥರಾದ ಸರದಾರರನ್ನು ನೇಮಿಸುವುದೇ ಒಳ್ಳೆಯದು.

ದಿವಾನ್—ಹುಜೂರಿನ ಅನುಗ್ರಹ ಚಿಕ್ಕವರಾದರೇನು ? ದೊಡ್ಡವರಾದರೇನು ? ಖಾವಂದರು ತಮ್ಮ ಮೇಲೆ ಪೂರ್ಣಾನುಗ್ರಹ ಮಾಡಿದ್ದಾರೆ ತಮಗೆ ದಯಪಾಲಿಸುವುದು ದಿವಾನಗರಿಯಾದರೂ ನಗರದ ನವಾಬಗರಿಯ ಸರ್ವಾಧಿಕಾರವನ್ನು ಚಲಾಯಿಸುವ ಹಕ್ಕುಂ ನಿಮಗೆ ಆಗಿರುತ್ತೆ

ಮಹಮದಾಲಿಯವರು ಬಿಚ್ಚು ಕತ್ತಿ-ಖಿಲ್ಲತ್ತುಗಳನ್ನು ತಂದು ಸುಲ್ತಾನರ ಕಠ ಸ್ವರ್ತ ಮಾಡಿಸಿ ಖಾಸಿಂಖಾನರಿಗೆ ಕೊಟ್ಟರು ಖಾಸಿಂಖಾನರು ಆ ಸಭಾಮಂಟಪದಲ್ಲಿ ಸುಲ್ತಾನರ ಸನ್ನಿಧಾನದಲ್ಲಿ ಅವಾಕ್ಯಾಗಿ ತಲೆಬಾಗಿ ಸ್ವೀಕರಿಸಿದರು ಸುಲ್ತಾನರು ಸಿಂಹಾಸನದಿಂದ ಎದ್ದು ವಿಶ್ರಾಂತಿ ಗೃಹವನ್ನು ಹೊಕ್ಕರು

ದಿವಾನ್ ಖಾಸಿಂಖಾನರಿಗಾಗಿ ಬೇರೊಂದು ಭವ್ಯಮಂಟಪವು ಅಣಿಯಾಗಿದೆ. ಬಾಗಿಲಿನಲ್ಲಿ ಬಿಚ್ಚು ಕತ್ತಿ ಪಹರೆ ಕೊಡುತ್ತಿದ್ದಾರೆ ಅಂತಸ್ತುಗೆ ತಕ್ಕ ಬೈರಕ್ಕುಗಳೆಲ್ಲ ಸಜ್ಜಾಗಿದೆ ದಿವಾನ್ ಮಹಮದಾಲಿಯವರು ಖಾಸಿಂಖಾನರನ್ನು ಜೊತೆಯಲ್ಲಿ ಕರೆತಂದು ಅವರ ಬಿಡಾರಕ್ಕೆ ಬಿಟ್ಟು ಖಾಸಿಂಖಾನರ ಅಪ್ಪಣೆ ಪಡೆದು ತಮ್ಮ ಬಿಡಾರಕ್ಕೆ ತೆರಳಿದರು. ಖಾಸಿಂಖಾನನು ಒಳಗೆ ಕುಳಿತಿದ್ದಾನೆ ಏಕಾಂತವಾಗಿ ಕುಳಿತಿದ್ದಾನೆ. ಅವನ ಕಡೆಯವರು ಯಾರೂ ಇಲ್ಲ ಈ ದೊಡ್ಡ ಮೈಸೂರು ಶಿಬಿರದಲ್ಲಿ ಇಂದು ಖಾಸಿಂಖಾನನಿಗೆ ದೊರೆತ ಗೌರವವು ಮತ್ತಾರಿಗೂ ಇಲ್ಲ ದೊಡ್ಡದೊಡ್ಡ ದಿವಾನರಿಗೆ ದೊರೆಯುವ ಮಹೋನ್ನತಸ್ಥಾನ. ಆದರೂ ಖಾಸಿಂಖಾನನು ಸುಖಿಯಲ್ಲ. ಅವನಿಗೆ ಸುಲ್ತಾನರಿಂದ ಅಂಕಿತನಾದದ್ದು ಅಪಮಾನವೆಂದು ತೋರಿತು. ತನ್ನ ಸ್ವಾಮಿಯಾದ

ಇಯಜ್‌ಖಾನನ ಮೇಲೆ ಸುಲ್ತಾನನು ವಿರೋಧವನ್ನು ಸಾಧಿಸುತ್ತಿರುವಾಗ ತಾನು ಸುಲ್ತಾನನ ಭೃತ್ಯನೆಂದರೆ— ಇನ್ನು ಅದಕ್ಕಿಂತಲೂ ಸ್ವಾಮಿದ್ರೋಹವು ಬೇರೊಂದಿಲ್ಲವೆಂದು ತೋರಿತು “ಮಹಮದಾಲಿಯವರು ನನ್ನನ್ನೇಕೆ ಕರೆತಂದರು ? ಸುಲ್ತಾನರೇಕೆ ದಿವಾನಗಿರಿಯನ್ನು ಕೊಟ್ಟರು. ಆ ಸಭಾಮಧ್ಯದಲ್ಲಿ ಪಹಸ್ರ ಸರದಾರರ ಸಮ್ಮುಖದಲ್ಲಿ ನಾನೇಕೆ ಫ್ರಾಂತನಾಗಿ ಆ ಗುಲಾಮಗಿರಿಯನ್ನು ಒಪ್ಪಿಕೊಂಡೆ! ಆಹಾ! ಎಂಥಾ ಮೂಢನು ನಾನು! ಅಧಿಕಾರದ ಲೋಭವು ಎಂತಹವನನ್ನಾದರೂ ಮರುಳು ಮಾಡುವುದಲ್ಲವೇ? ನನ್ನ ಈ ಬಾಲಬುದ್ಧಿಯನ್ನು ನೋಡಿ ಇಯಜ್‌ಖಾನರೂ ನಗದಿರುವರೇ? ಅಯ್ಯೋ! ಅವರೇಕೆ ರಾಜ್ಯವನ್ನು ಬಿಟ್ಟು ಹೋಗಬೇಕು. ಈ ಮೈಸೂರಿನ ಸೈನ್ಯವನ್ನು ಧೂಳಿಪಟವೆಬ್ಬಿಸುವ ತ್ರಾಣವು ನಮಗಿದೆ ಇಂಥಾದ್ದರಲ್ಲ ಖಾನರವರು ಹೊರಟುಹೋದ್ದು ನಮಗೆಷ್ಟು ಅಪಮಾನಕರ ಆ ದೌಲತ್‌ರಾಣಿಯವರ ಮಾತು ಕೇಳಿ ಖಾನರು ಇಷ್ಟು ಅಪಮಾನವನ್ನು ಹೊಂದಿದರು. ರಾಜ್ಯಭ್ರಷ್ಟರಾದರು ನಮ್ಮೆಲ್ಲರನ್ನೂ ನಿರ್ವಿಯೋಗಿಗಳಾಗಿ ಮಾಡಿದರು “ಸ್ತ್ರೀಬುದ್ಧಿ; ಪ್ರಳಯಾಂತಕಃ” ಎಂದು ದೊಡ್ಡವರು ಹೇಳುವುದು ಸುಳ್ಳಾದೀತೇ? ಪರಾಕ್ರಮಶಾಲಿಯಾದ ಖಾನನು ಸ್ತ್ರೀಯ ಮಾತು ಕೇಳಿ ರಾಜ್ಯವನ್ನು ಬಿಡಬಹುದೇ? ಅಯ್ಯೋ! ಆ ದೌಲತ್ತಳು ನಗರಕ್ಕೆ ಮೃತ್ಯುದೇವತೆಯಂತೆ ಬಂದಳಲ್ಲಾ ಅವರ ಮಾತು ಹಾಗಿರಲಿ. ನಾನೆಂಥಾ ಸ್ವಾಮಿದ್ರೋಹಿ ಟಿಪ್ಪುಸುಲ್ತಾನರ ಕೈಯಿಂದ ಅಧಿಕಾರವನ್ನು ಪಡೆಯುವುದೇ? ಈ ನಗರದ ಶೀಮೆಯ ಪಾಳೆಯಗಾರರೆಲ್ಲಾ ಏನಂದಾರು ? ಹೇಡಿಯೆನ್ನಲಾರೇ? ನಾನೆಂದಿಗೂ ಈ ಅಧಿಕಾರವನ್ನು ಸ್ವೀಕರಿಸುವುದಿಲ್ಲ ಇಲ್ಲಿಯೇ ಬಿಸಾಡಿ ಹೋಗುತ್ತೇನೆ. ಸುಲ್ತಾನನಿಗೆ ಒಂದು ಕೈ ತೋರಿಸುತ್ತೇನೆ” ಹೀಗೆಂದುಕೊಳ್ಳುತ್ತಿದ್ದನು.

ಅಷ್ಟರಲ್ಲಿ ಆರೋಗಣಿಯ ಸಮಯ ಬಂತು ಆರೋಗಣಿಗೆ ಎಲ್ಲವೂ ಸಿದ್ಧಮಾಡಲ್ಪಟ್ಟಿತ್ತು. ಒಳಗೆ ಹೋಗಿ ನೋಡಿದನು ಪೀಠದ ಮೇಲೆ ಕುಳಿತನು ಎದುರಿನಲ್ಲೆ ಬೆಳ್ಳಿಯ ಮಣಿಯ ಮೇಲೆ ಅಗಲವಾದ ಚಿನ್ನದ ತಟ್ಟೆಯಲ್ಲಿ ರಾಜಯೋಗ್ಯವಾದ ಭೋಜನವು ಬಡಿಸಿತ್ತು. ಖಾಸಿಂಖಾನನು ಎದುರಿಗೆ ಕುಳಿತಿದ್ದಾನೆ. ಅವನ ಕಣ್ಣುಗಳಲ್ಲಿ ನೀರು ತುಂಬಿತು. ಊಟಮಾಡಲಾಗಲಿಲ್ಲ. ಆ ಭೋಜನವನ್ನು ನೋಡುವುದಕ್ಕೂ ಸಾಧ್ಯವಾಗಲಿಲ್ಲ.

“ಇದು ಟಿಪ್ಪುಸುಲ್ತಾನನ ಅನ್ನ!” ಎಂದು ಹೇಳುತ್ತಾ ಎದ್ದನು. ಹೊರಗೆ ಬಂದು ವಿಶ್ರಾಂತಿಗೃಹದಲ್ಲಿ ಕುಳಿತನು ಅಲ್ಲಿಂದ ಹೊರಟು ಹೋಗಬೇಕೆಂದು ನಿಶ್ಚಯಿಸಿದನು. ಅವನಿಗೆ ಹೊರಟುಹೋಗುವುದೇನೂ ಕಷ್ಟವಾಗಿರಲಿಲ್ಲ ಅವನು ನಗರದ ದಿವಾನ. ಅವನನ್ನು ಯಾರೂ ನಿರ್ಬಂಧಪಡಿಸುತ್ತಿರಲಿಲ್ಲ ಆದರೆ, ಮಹಮದಾಲಿಯವರು

ಕರೆತಂದರು. ಅವರಿಗೆ ಒಂದು ಮಾತು ಹೇಳಿ ಹೋಗಬೇಕೆಂದು ಯೋಚಿಸಿದನು. ಸಾಮಾನ್ಯ ಮನುಷ್ಯನಂತೆ ಎದ್ದು ಥಟ್ಟನೆ ಮಹಮದಾಲಿಯವರ ಬಿಡಾರಕ್ಕೆ ಹೋದನು. ಅಲ್ಲಿ ಅವರಿರಲಿಲ್ಲ. ಅವರು ಸೈನ್ಯವಿರುವ ಸ್ಥಳಕ್ಕೆ ಹೋಗಿದ್ದರು ಪುನಃ ಬಂದು ತನ್ನ ವಾಸಗೃಹದಲ್ಲೇ ಕೂತುಕೊಂಡನು. ಸುಲ್ತಾನರ ಸೈನ್ಯದ ಸರದಾರರು ಒಬ್ಬೊಬ್ಬರಾಗಿ ಬಂದು ನಗರದ ಹೊಸ ದಿವಾನರನ್ನು ಭೇಟಿ ಮಾಡಿದರು ಎಲ್ಲ ರೊಡನೆಯೂ ಯಥೋಚಿತವಾಗಿ ಸಂಭಾಷಣೆ ಮಾಡಿ ಕಳುಹಿಸಿದನು ಇಷ್ಟು ಹೊತ್ತಿಗೆ ಮೂರು ಝಾವವಾಯಿತು ಹುಜೂರಿನ ಓಲೇಕಾರನು ಬಂದು ಆದಬ್ಬಿನಿಂದ ಮುಜುರೆ ಮಾಡಿ “ಸನ್ನಿ ಧಾನದ ಅಸ್ಪಣೆಯಾಗುತ್ತದೆ” ಎಂದು ಅರಿಕೆ ಮಾಡಿದನು.

ಖಾಸಿಂಖಾನನಿಗೆ ಏನೋ ಸ್ಫೂರ್ತಿ ಬಂದ ಹಾಗಾಯಿತು “ಒಳ್ಳೆಯ ಸನ್ನಿವೇಶ! ನಾವೇಕೆ ಹಿಂದೆಮುಂದೆ ನೋಡಬೇಕು ಸುಲ್ತಾನರಿಗೇ ಹೇಳಿ ನಗರಕ್ಕೆ ಹೊರಟುಹೋಗುತ್ತೇನೆ” ಎಂದು ತನ್ನಷ್ಟಕ್ಕೆ ತಾನೇ ಹೇಳಿಕೊಂಡನು ಸುಲ್ತಾನರಲ್ಲಿ ಏನು ಹೇಳಬೇಕೆಂದು ಗುಣಿಸಿ ಮನಸ್ಸಿನಲ್ಲಿ ಖಚಿತಮಾಡಿಟ್ಟುಕೊಂಡನು. ಮಹಾ ಪ್ರಭುಗಳನರಲ್ಲಿ ಏನಾದರೂ ಸಂಪಾದನೆ ಮಾಡಬೇಕೆಂದಿರುವವರಿಗೆ ಬಹಳ ಮಂತ್ರಾ ಲೋಚನೆಗಳು ಬೇಕು ಬಿಟ್ಟುಹೋಗುವವನಿಗೇನು ಬೇಕು? ಅಷ್ಟೇ ಯೋಚಿಸಿದನು. ಬಿಳಿಯ ನಿಲುವೆಗೆ ಪಾಯಿಜಾಮಗಳನ್ನು ತೊಟ್ಟಿದ್ದನು ತಲೆಯ ಮೇಲೆ ಟರ್ಕಿ ಟೋಪಿಯನ್ನು ಟಿಟ್ಟಿದ್ದನು. ಹಾಗೆಯೇ ಓಲೇಕಾರನ ಜೊತೆಯಲ್ಲಿ ಹೊರಟನು ಡೇರೆ ಯನ್ನು ಬಿಟ್ಟು ಹೊರಡುತ್ತಲೇ ಅನುಭವಸ್ಥನಾದ ಓಲೇಕಾರನು “ಬೇಅದಬ್! ಮನ್ನಿ ಸಬೇಕು. ಖಾಸ್‌ಸವಾರಿ ಕಛೇರಿಯಲ್ಲಿ ಬಿಜಮಾಡಿದೆ ಅಲ್ಲಿಗೆ ದಿವಾನರು ಈ ದಿರಸಿ ನಲ್ಲಿ ಬರುವ ಸದ್ಧತಿ ಇಲ್ಲ ಮಾಮೂಲು ಅರಿಕೆ ಮಾಡಿದ್ದೇನೆ” ಎಂದು ಹೇಳಿದನು. ಖಾಸಿಂಖಾನನು ತಿರಸ್ಕಾರಪೂರ್ಣವಾದ ನಗುವನ್ನು ನಕ್ಕು “ನಾನು ದಿವಾನನಲ್ಲ” ಎಂದು ಮುಂದಕ್ಕೆ ಎರಡು ಹೆಜ್ಜೆ ಇಟ್ಟನು ಹಿಂತಿರುಗಿ ಡೇರೆಯೊಳಕ್ಕೆ ಪ್ರವೇಶ ಮಾಡಿದನು ಹೊರಗೆ ಬರುವಾಗ ನಡುಕಟ್ಟನ್ನು ಕಟ್ಟಿಕೊಂಡಿದ್ದನು ಆದರಲ್ಲಿ ೮ ದಿನ ಪ್ರಾತಃಕಾಲ ದರಬಾರಿನಲ್ಲಿ ಕೂಟ್ಟಿದ್ದ ಕತ್ತಿಯು ನೇತಾಡುತ್ತಿತ್ತು ಹೊರಗೆ ಬರುತ್ತಲೇ ಓಲೇಕಾರನಿಗೆ ಅರ್ಥ ಸಮಾಧಾನವಾಯಿತು “ತಲೆಯಲ್ಲಿ ಟೋಪಿ ಇದೆ ಬಿಳಿಯ ದಿರಸು, ಸರವಾಗಿಲ್ಲ, ದರಬಾರಿ ಮರ್ಯಾದೆ ಗೊತ್ತಿಲ್ಲ ಹೊಸ ದಿವಾನರು! ಸುಲ್ತಾನರು ವಿಶ್ವಾಸದಿಂದ ಕ್ಷಮಿಸುತ್ತಾರೆ” ಎಂದು ಅವನಷ್ಟಕ್ಕವನು ಗೋಣಗುಟ್ಟಿಕೊಂಡನು. ಅದೆಲ್ಲಾ ಖಾನನ ಕಿವಿಗೆ ಹತ್ತಲೇ ಇಲ್ಲ. ಅವನು ಬೇಗಬೇಗ ಮುಂದುವರಿದು ಕಛೇರಿ ಮಹಲಿಗೆ ಹೋದನು ಓಲೇಕಾರನು ಮುಂದೆ ಮುಂದೆ ದಾರಿ ತೋರಿಸುತ್ತಾ ಹೋದನು

ಕಛೇರಿಯಲ್ಲಿ ಆಸನದ ಮೇಲೆ ಸ್ವಯಂ ಟಿಪ್ಪುಸುಲ್ತಾನರು ಕುಳಿತಿದ್ದಾರೆ. ಸಮೀಪದಲ್ಲಿ ಒಂದು ಆಸನವು ಇಡಲ್ಪಟ್ಟಿದೆ. ಸರ್ ಮೊಕ್ತೇಸರ್ ಸರದಾರರು ಕೈ ಕಟ್ಟಿ ನಿಂತಿದ್ದಾರೆ. ರಾಜಭಟರು ಬಾಗಿಲಿನಲ್ಲಿ ಹುಷಾರಿನಿಂದ ನಿಂತಿದ್ದಾರೆ. ಖಾಸಿಂ ಖಾನನು ದೂರದಲ್ಲಿ ನಿಂತು ಮುಜರೆ ಮಾಡಿದನು. ಸಮೀಪಕ್ಕೆ ಬರುವಂತೆ ಸುಲ್ತಾನರು ಸನ್ನೆ ಮಾಡಿದರು. ಖಾಸಿಂಖಾನನು ನಾಲ್ಕು ಹೆಜ್ಜೆ ಮುಂದೆ ಸರಿದು ನಿಂತನು. ಸುಲ್ತಾನರು ಸಮೀಪದಲ್ಲಿರುವ ಆಸನದ ಮೇಲೆ ಕುಳಿತುಕೊಳ್ಳುವಂತೆ ಅಪ್ಪಣೆ ಮಾಡಿದರು. ಖಾಸಿಂಖಾನನು ಆಸನದ ಸಮೀಪದಲ್ಲಿ ನಿಂತುಕೊಂಡನು. ಕುಳಿತು ಕೊಳ್ಳಲಿಲ್ಲ. ಸುಲ್ತಾನರು ಸುತ್ತಲೂ ನೋಡಿದರು. ಅಲ್ಲಿದ್ದವರೆಲ್ಲಾ ಎದ್ದು ಮುಜರೆ ಮಾಡಿ ಹೊರಗೆ ಹೋದರು. ಒಳಗೆ ಯಾರೂ ಇಲ್ಲ. ಎಲ್ಲಾ ಗವಾಚಿಪ್. ಸುಲ್ತಾನರು ಏಕಾಂತದಲ್ಲಿ ಮಾತನಾಡುತ್ತಿದ್ದಾರೆ. ಖಾಸಿಂಖಾನರು ಪಕ್ಕದಲ್ಲಿಯೇ ನಿಂತು ಮಾತನಾಡಲು ಸಿದ್ಧರಾಗಿದ್ದಾರೆ.

“ಖಾಸಿಂಖಾನ್, ನಿಮಗೆ ನಗರದ ದಿವಾನಗಿರಿಯನ್ನು ಕೊಟ್ಟಿದೆ ನೀವು ತಾಜಾ ಮುಸಲ್ಮಾನರು, ಅದು ನಿಮ್ಮ ಜ್ಞಾಪಕದಲ್ಲಿರಲಿ. ನಾವು ಶ್ರೀರಂಗಪಟ್ಟಣದ ಸಾಮ್ರಾಜ್ಯವನ್ನು ಕಟ್ಟುತ್ತಿರುವುದು ಮುಸಲ್ಮಾನ್ ಧರ್ಮವನ್ನು ಸಂರಕ್ಷಿಸುವುದಕ್ಕಾಗಿ. ಅದರಿಂದ ನೀವು ಮುಸಲ್ಮಾನ್ ಧರ್ಮಸ್ಥಾಪನೆಗೆ ನೆರವಾಗಬೇಕು. ನಾವು ನಿಮ್ಮಲ್ಲಿ ಕೆಲವು ರಹಸ್ಯಗಳನ್ನು ಕೇಳಬೇಕೆಂದಿದ್ದೇನೆ. ಅದರಲ್ಲಿ ಮೊದಲನೆಯದು— ಇಯಜ್ ಖಾನರು ನಗರದ ರಾಜ್ಯವನ್ನು ಯುಧ್ಧಮಾಡದೇ ಏಕೆ ಬಿಟ್ಟುಕೊಟ್ಟರು ?”

“ಸುಲ್ತಾನರವರೇ, ನಾನು ಶುದ್ಧ ಮುಸಲ್ಮಾನ. ಖುರಾನಿನ ಮೇಲೆ ಆಣೆ ಯಿಟ್ಟು ಹೇಳುತ್ತೇನೆ. ಕೇಳೋಣಾಗಲಿ. ನಾನು ಈಗ ತಮ್ಮಲ್ಲಿ ನಗರದ ದಿವಾನ ನಂತಲ್ಲ. ಶುದ್ಧ ಮುಸಲ್ಮಾನ್ ಬಂಧುವು ಮಾತನಾಡುವಂತೆ ಮಾತಾಡುತ್ತೇನೆ.”

ಸುಲ್ತಾನನು ಮುಗಲು ನಗುವನ್ನು ನಕ್ಕನು. ಅದು ಕಳಕಳನೆ ಕಾದ ಕೆಂಡ ವನ್ನು ಊದಿದರೆ ಹೇಗೆ ಸಣ್ಣ ಉರಿಯೇಳುವುದೋ ಹಾಗಿತ್ತು. ಅದನ್ನು ನೋಡಿ ಸುಲ್ತಾನನ ಹೃದಯವನ್ನು ತಿಳಿದವರಾಗಿದ್ದರೆ ನಡುಗುತ್ತಿದ್ದರು. ದಿಟ್ಟತನದ ಖಾನನು ಅದನ್ನು ಲೆಕ್ಕಿಸಲೇ ಇಲ್ಲ.

“ಈ ನಗರದ ರಾಜ್ಯವು ಮೈಸೂರು ಸಾಮ್ರಾಜ್ಯದವರದು. ಇಯಜ್ ಖಾನರು ತಮ್ಮ ರಾಜ್ಯವನ್ನು ತಮಗೆ ಒಪ್ಪಿಸುವುದರಲ್ಲಿ ಆಶ್ಚರ್ಯವೇನು ?”

“ಇಷ್ಟೇಯೋ? ಇದರಲ್ಲಿ ಮತ್ತೇನೂ ಗೂಢತಂತ್ರವಿಲ್ಲವೋ ?”

ಖಾನನು ಗಹಗಹಿಸಿ ನಕ್ಕನು. ನಕ್ಕು “ಗೂಢತಂತ್ರವೇ ! ಅದು ಇಯಜ್ ಖಾನರಲ್ಲಿ ಇಲ್ಲವೇ ಇಲ್ಲ. ಇದರಲ್ಲಿ ಮತ್ತೂ ಒಂದು ಔದಾರ್ಯ ಉಂಟು” ಎಂದನು.

“ಏನದು?”

ತಮ್ಮ ಮೇಲೆ ಅವರು ಕತ್ತಿ ಕಟ್ಟುವುದಿಲ್ಲವೆಂದು ಶಪಥ ಮಾಡಿದ್ದಾರೆ.”

“ಓಹೋ, ಅದು ನಮ್ಮ ಮೇಲಿನ ಅನುಗ್ರಹವೋ? ಅವರು ಅಂಜಿ ಓಡಿ ಹೋಗಿದ್ದಾರೆಂದು ತಿಳಿದಿದ್ದೆವು ಅವರು ಯುದ್ಧ ಮಾಡಿದ್ದರೆ ಏನಾಗುತ್ತಿತ್ತು?”

“ಸುಲ್ತಾನರೇ! ಅದು ತಮ್ಮ ಮೇಲಿನ ಪರಮಾನುಗ್ರಹ ಹಾಗಿಲ್ಲದೆ ನಗರದ ಶೀಮೆಯ ಮೇಲೆ ಯುದ್ಧವು ನಡೆದಿದ್ದರ ತಮ್ಮ ಈ ಐವತ್ತು ಸಹಸ್ರ ದಂಡು ಧೂಳಿ ಯಾಗಿ ಹೋಗುತ್ತಿದ್ದಿತು”

“ನಿಲ್ಲು, ನಿಲ್ಲಿಸು, ಯಾರೊಡನೆ ಮಾತನಾಡುತ್ತಿದ್ದೀಯೆಂದು ಎಚ್ಚರ ವಿದೆಯೋ?”

ಖಾನನು ನಗುತ್ತಾ “ಮೈಸೂರಿನ ಹುಲಿಯೆಂದು ಖ್ಯಾತಿಪಡೆದ ಸುಲ್ತಾನರೊ ಡನೆ ಬಲ್ಲೆ, ಆದರೆ ವೀರರಿಗೆ ಕೋಪವೇಕೆ? ಯುದ್ಧ ವಿದ್ಯೆಯ ಮರ್ಮವನ್ನರಿತ ನಾನು ತಮ್ಮ ಮತ್ತು ಇಯಜ್‌ಖಾನರ ಪರಾಕ್ರಮವನ್ನು ತುಲನೆ ಮಾಡಿ ಅರಿಕೆ ಮಾಡುತ್ತಿದ್ದೇನೆ” ಎಂದನು

ಸುಲ್ತಾನನು ಸಮಾಧಾನ ಮಾಡಿಕೊಂಡು—“ಆದಿರಲಿ ನಿಮಗೆ ಗೊತ್ತಿದೆ ಇಯಜ್‌ಖಾನರಲ್ಲಿದ್ದಾರೆಂದು ಅದನ್ನು ಮರೆಮಾಚದೆ ತಿಳಿಸುವಿರಾ?” ಎಂದನು.

“ಸುಲ್ತಾನರೇ! ಏಕೆ ಮರೆಮಾಚಬೇಕು? ನನಗೆ ತಿಳಿದಿದ್ದರೆ ನಾನು ತಿಳಿಸು ತ್ತಲ್ಲೇ ಇದ್ದೆ ನನಗೂ ಅದೇ ಆಶೆ ನೀವು ಅವರನ್ನು ಎದುರಿನಲ್ಲಿ ಕೆಣಕಿದ್ದರೆ ನಿಮಗೂ ಅವರಿಗೂ ಘನವಾದ ಯುದ್ಧವಾಗುತ್ತಿತ್ತು ನಾನೂ ಒಂದು ಕೈ ನೋಡ ಬಹುದಾಗಿತ್ತು”

“ಇಷ್ಟು ವೀರರಾಗಿದ್ದು ಮಂಗಳೂರನ್ನೇಕೆ ಇಂಗ್ಲೀಷರಿಗೆ ಬಿಟ್ಟುಕೊಟ್ಟಿರಿ?”

ಇಯಜ್‌ಖಾನರ ಅಧಿಕಾರದಲ್ಲಿ ಒಂದು ಇಂಗ್ಲೀಷ್ ಪಿಳ್ಳೆಗೂ ತಲೆಯೆತ್ತುವ ಧೈರ್ಯವಿರಲಿಲ್ಲ. ಕಂಪನಿಯವರನ್ನು ತೃಣಕ್ಕಿಂತಲೂ ಕಡೆಯಾಗಿ ಕಾಣುತ್ತಿದ್ದರು. ಅವರನ್ನು ನೋಡಿ ಇಂಗ್ಲೀಷರು ನಡುಗುತ್ತಿದ್ದರು ಇಯಜ್‌ಖಾನರು ನಗರವನ್ನು ಪರಿತ್ಯಾಗ ಮಾಡಿದ ಸುದ್ದಿಯನ್ನು ಕೇಳಿ, ತಾವು ಇಲ್ಲಿಗೆ ಬಂದ ಸಮಾಚಾರವನ್ನೂ ತಿಳಿದು ತಮ್ಮಮೇಲೆ ಒಂದು ಕೈತೋರಿಸೋಣವೆಂದು ಇಂಗ್ಲೀಷರು ಹಠಾತ್ತಾಗಿ ಒಂದೇ ದಿನದಲ್ಲಿ ಮಂಗಳೂರನ್ನು ಆಕ್ರಮಿಸಿದರು ಈಗ ಸುಲ್ತಾನರು ಪರಾಕ್ರಮ ವನ್ನು ತೋರಿಸಬೇಕು.

“ನಾವು ಮೊದಲು ಇಯಜ್‌ಖಾನರನ್ನು ಹಿಡಿದು ಶಿಕ್ಷಿಸಿ, ಅನಂತರ ಇಂಗ್ಲೀಷ ರನ್ನು ವಿಚಾರಿಸುತ್ತೇವೆ.

“ಅದು ಬರೀ ಬಡಾಯಿಮಾತು, ಇಯಜ್‌ಖಾನರನ್ನು ಹಿಡಿದು ತರುವ ಶಕ್ತಿಯು ತಮಗಲ್ಲ ”

“ಇಯಜ್‌ಖಾನರು ನಗರದ ಶೀಮೆಯಲ್ಲಿಲ್ಲವೋ ?”

“ಇಲ್ಲ ”

“ಅವರಲ್ಲಿ ಹೋಗಿದ್ದಾರೆ ?”

“ಯಾರಿಗೂ ಗೊತ್ತಿಲ್ಲ ”

“ಅದು ಸುಳ್ಳು, ನಿನಗೆ ಗೊತ್ತಿದೆ ನಮಗೂ ವರ್ತಮಾನವು ಬಂದಿದೆ ಇಯಜ್‌ಖಾನನು ಅಪಾರವಾದ ದ್ರವ್ಯವನ್ನು ತೆಗೆದುಕೊಂಡು ಬೊಂಬಾಯಿಗೆ ಹೋಗಿ ಅಲ್ಲಿ ಇಂಗ್ಲೀಷರ ಶರಣು ಹೊಕ್ಕಿದ್ದಾನೆ ಇಲ್ಲಿ ಮಂಗಳೂರನ್ನು ಅವರಿಗೆ ಒಪ್ಪಿಸಿದ್ದಾನೆ ಓಡಿಹೋಗಿ ಶತ್ರುಗಳ ಮರೆಹೊಕ್ಕು ಆ ಹೇಡಿಯ ಪರಾಕ್ರಮವನ್ನು ಹೂಗಳುತ್ತಾ ನಮ್ಮ ಎದುರಿನಲ್ಲಿ ನಾಲಿಗೆಯನ್ನು ಅಪವಿತ್ರ ಮಾಡಿಕೊಳ್ಳುತ್ತಿದ್ದಿ ”

“ಅಯ್ಯೋ! ದೇವರೇ! ಎಂಥಾ ಆಘಾತ, ಎಷ್ಟು ಕರ್ಣಕರೋರವಾದ ಮಾತು ಗಳು. ಇಯಜ್‌ಖಾನರಿಗೆ ಇದಕ್ಕಿಂತಲೂ ಅಪಮಾನ ಉಂಟೇ? ಆ ಹಾಳು ದಾಲತ್ತಳ ಮಾತು ಕೇಳಿ ಯುದ್ಧ ಮಾಡದೇ ಎಷ್ಟು ಅಪದೂರಿಗೆ ಗುರಿಯಾದರು ”

“ಆ ದಾಲತ್ತುರಾಣಿಯು ಎಲ್ಲಿದ್ದಾಳೆಂದು ನಿನಗೆ ಗೊತ್ತಿದೆಯೋ ?”

“ಇಲ್ಲ ”

“ನಿನಗೆ ಗೊತ್ತಿದೆ ಇಯಜ್‌ಖಾನರು ಅವಳನ್ನು ಬಂಧನದಲ್ಲಿಟ್ಟು ನಿನ್ನ ಅಧೀನ ಪಡಿಸಿದ್ದಾರೆ ”

“ಬಂಧನವೂ ಇಲ್ಲ, ಅಧೀನವು ಮೊದಲೇ ಇಲ್ಲ . ಎಲ್ಲವೂ ಸುಳ್ಳೆ, ತಾವು ಹೇಳುವುದೆಲ್ಲಾ ಸುಳ್ಳು. ಅದು ಹೋಗಲಿ ನನಗೇನು? ನನ್ನನ್ನೇಕೆ ಕರೆಸಿದ್ದು?”

“ಇದನ್ನೆಲ್ಲಾ ವಿಚಾರಣೆ ಮಾಡುವುದಕ್ಕೆ ನಿನ್ನನ್ನು ಇಲ್ಲಿ ಕರೆಸಿದ್ದೇವೆ.”

“ನಾನು ನಿಮ್ಮ ವಿಚಾರಣೆಗೆ ಒಳಗಾಗುವುದಿಲ್ಲ ”

“ಖಾಸಿಂಖಾ! ಕೇಳು, ಕಡೆಯ ಮಾತು ಹುಚ್ಚನಾಗಿ ಕೆಡಬೇಡ ನೀನು ಮುಸಲ್ಮಾನ. ಇಯಜ್‌ಖಾನನು ಜಾತಿಕೆಟ್ಟ ಹಿಂದೂ ಕಾಫರ ರಾಜ್ಯಭ್ರಷ್ಟನಾಗಿ ಓಡಿಹೋಗಿರುವ ಹೇಡಿ ಅವನ ಪಕ್ಷವನ್ನು ನೀನೇಕೆ ನಹಿಸುತ್ತಿ? ಅವನು ರಾಜ ದ್ರೋಹಿ. ಇಂಗ್ಲೀಷರೊಡನೆ ಸಂಧಿ ಮಾಡಿಕೊಂಡು ಮಂಗಳೂರನ್ನು ಅವರಿಗೊಪ್ಪಿಸಿದ್ದಾನೆ. ಅವನು ದ್ರೋಹಿ. ಕೋಟಕೋಟ ದ್ರವ್ಯವನ್ನ ಪಹರಿಸಿಕೊಂಡು ಬೊಂಬಾಯಿಗೆ ಓಡಿಹೋಗಿದ್ದಾನೆ. ಅವನು ಕಳ್ಳ. ನಮ್ಮ ಶತ್ರುಗಳಾದ ಇಂಗ್ಲೀಷರನ್ನು ಮರೆಹೊಕ್ಕಿದ್ದಾನೆ. ಅವನು ಹೇಡಿ. ದಾಲತ್ತಳನ್ನು ಬಂಧಿಸಿ ಮಾಯತಾಡಿದ್ದಾನೆ. ಅವನು

ಘಾತುಕ. ಅವನಿಗೆ ತಕ್ಕ ರಾಜದಂಡವಾಗುವುದು. ಅವನು ನಮ್ಮ ಕೈಯಿಂದ ತಪ್ಪಿಸಿಕೊಳ್ಳಲಾರ ”

“ಇಯಜ್ಞಖಾನರ ಮೇಲೆ ನೀವು ಸಳ್ಳು ಸುಳ್ಳು ದೋಷಗಳನ್ನು ಕಟ್ಟಿ ದೂರುತ್ತಿದ್ದೀರಿ ನೀವು ಅವರನ್ನು ಹಿಡಿಯಲಾರಿರಿ! ಅವರಿಗೆ ವಿರುದ್ಧವಾಗಿ ಈ ವೀರಭೂಮಿಯಲ್ಲಿ ನೀವು ಏನು ಮಾಡುವುದೂ ಸಾಧ್ಯವಿಲ್ಲ ಇಲ್ಲಿರುವ ಪಾಳೆಯಗಾರರೆಲ್ಲರೂ ಇಯಜ್ಞಖಾನರ ಸ್ನೇಹಿತರು ಅವರಲ್ಲಿ ಭಕ್ತಿಯುಳ್ಳವರು ಇಯಜ್ಞಖಾನರು ಒಂದು ಕುರುಡುಕಾಸನ್ನೂ ತೆಗೆದುಕೊಂಡು ಹೋಗಿರುವುದಿಲ್ಲ ಅವರು ಬೇಕೆಂದು ಬಯಸಿದರೆ ಈ ನಗರದ ಶೀಮೆಯಲ್ಲಿ ಸ್ವರ್ಣವರ್ಷವು ಕರೆಯುತ್ತದೆ ಅವರಿಗೇಕೆ ತಮ್ಮ ಹಣ? ಮಂಗಳೂರನ್ನು ಇಯಜ್ಞಖಾನರು ಬಿಟ್ಟುಕೊಟ್ಟರೆಂಬುದೂ, ಅವರು ಇಂಗ್ಲೀಷರ ಮರೆಹೊಕ್ಕರೆಂಬುದೂ, ಅವರ ಕೀರ್ತಿ, ಪರಾಕ್ರಮಗಳಿಗೆ ಕಳಂಕವನ್ನು ತರುವುದಕ್ಕಾಗ ನೀವು ಕಟ್ಟಿರುವ ಕಟ್ಟು ಕಥೆ. ದಾಲತ್ ರಾಣಿಯವರನ್ನು ಬಂಧಿಸಿ ಮುಚ್ಚಿಟ್ಟಿದ್ದಾರೆಂಬುದಂತೂ ಸೋಜಿಗದ ಸುದ್ದಿ ದಾಲತ್ ರಾಣಿಯವರನ್ನು ಬಂಧಿಸುವ ಕಾರಣವೇನು? ಮುಚ್ಚಿಡುವ ಅವಶ್ಯವೇನು? ಅವರು ಸ್ವತಂತ್ರರು ಇಯಜ್ಞಖಾನರೂ ಅವರೂ ಪರಸ್ಪರ ಸಹೋದರ ಸಹೋದರಿಯರಂತೆ ಪ್ರೇಮ ಮಾಡುತ್ತಾರೆ ಆ ದಾಲತ್ ರಾಣಿಯೇ ಇಷ್ಟು ಅನರ್ಥಕ್ಕೆ ಕಾರಣ ಈ ಯುದ್ಧವನ್ನು ನಿಲ್ಲಿಸಿದವರು ಅವರೇ ಇಯಜ್ಞಖಾನರನ್ನು ರಾಜ್ಯಭ್ರಷ್ಟರಾಗಿ ಮಾಡಿದವರು ಅವರೇ ನಮಗೆಲ್ಲಾ ಇಷ್ಟು ಸಂಕಟವು ಅವರಿಂದಲೇ. ನೀವು ಇಯಜ್ಞಖಾನರನ್ನು ಹುಡುಕಿ ಶಿಕ್ಷಿಸುತ್ತೇನೆಂಬ ಭ್ರಾಂತಿಯನ್ನು ಹಚ್ಚಿಕೊಂಡು ತಿರುಗಿದರೆ ಈ ನಗರದ ರಾಜ್ಯದಲ್ಲಿ ಕತ್ತಲು ಕೋಣೆಯಲ್ಲಿ ಬಂಧಿತರಾಗಿ ನೂರು ವರ್ಷಗಳನ್ನೂ ಇಲ್ಲೇ ಕಾಣಬೇಕಾಗುವುದು ”

“ಖಾಸಿಂಖಾನ್! ಬಾಯಿ ಮುಚ್ಚು! ಇನ್ನು ನಿನಗೆ ಕ್ಷಮಾಪಣೆಯಿಲ್ಲ ನೀನು ರಾಜದ್ರೋಹಿ ನಿನ್ನನ್ನು ಈಗಲೇ ಗಲ್ಲಿಗೇರಿಸುತ್ತೇನೆ ಇಯಜ್ಞಖಾನನನ್ನು ಹುಡುಕಿ ಹಿಡಿತರಿಸಿ ಶಿಲೆ ಸಿಗಿದು ಈ ನಗರದ ಹೆಬ್ಬಾಗಿಲಿಗೆ ತೋರಣ ಕಟ್ಟಿಸಿ, ಇಲ್ಲಿ ರಣಹಬ್ಬವನ್ನು ಮಾಡಿಕೊಂಡು ಹಿಂತಿರುಗುತ್ತೇನೆ ನೀನು ಈಗ ದಿವಾನನಲ್ಲ, ಬಂದಿ.”

“ನಾನು ದಿವಾನನೂ ಅಲ್ಲ! ಬಂದಿಯೂ ಅಲ್ಲ! ನಾನು ನಿನ್ನ ಭಾಗದ ಶತ್ರು!” ಹೀಗೆಂದು ಹೇಳಿ ಖಾಸಿಂಖಾನನು ಕತ್ತಿಯನ್ನು ಹಿರಿದು ಸಮೀಪಕ್ಕೆ ಹಾರಿ ಟಿಪ್ಪೂ ಸುಲ್ತಾನನನ್ನು ಕೆಳಕ್ಕೆ ತಳ್ಳಿ ಆಕ್ರಮಣ ಮಾಡಿದನು ಎತ್ತಿದ ಕತ್ತಿಯನ್ನು ಸುಲ್ತಾನನ ವಕ್ಷಸ್ಥಳದಲ್ಲಿ ನೆಡುತ್ತಿದ್ದನು ಅಷ್ಟರಲ್ಲಿ ನಾಲ್ವರು ಅಂಗರಕ್ಷಕರು ಹಾರಿಬಂದು ಖಾನನನ್ನು ಹಿಡಿದುಕೊಂಡರು. ಖಾನನು ಬಿಡಿಸಿಕೊಳ್ಳಲು ಸಾಹಸ ಮಾಡಿದನು. ಅಷ್ಟರಲ್ಲಿ ಬಂಧಿತನಾಗಿಬಿಟ್ಟಿದ್ದನು ಟಿಪ್ಪೂಸುಲ್ತಾನನು ಚೇತರಿಸಿಕೊಂಡಿದ್ದನು. ಖಾನನ ಶಕ್ತಿ ಸಾಹಸಗಳಿಗೆ ಮೆಚ್ಚಿ ಆಶ್ಚರ್ಯಚಕಿತನಾದನು.

ಅಷ್ಟರಲ್ಲಿ ಬಂಧನದಲ್ಲಿದ್ದ ಖಾನನು “ಸುಲ್ತಾನರೇ! ಇಂದು ಬದುಕಿಕೊಂಡಿರಿ ಇಂದಲ್ಲದಿದ್ದರೆ ಮತ್ತೊಂದು ದಿನ ಯುದ್ಧಭೂಮಿಯಲ್ಲಿ ನನ್ನ ಕೈ ತೋರಿಸುತ್ತೇನೆ” ಎಂದನು

ಟಿಪ್ಪುವು ಬಿಚ್ಚಿಗೊಂಡು “ಇಂದೇ ನಿನ್ನ ಕಡೆಯದಿನ” ಎಂದು ಕೇಳಿದನು

ಈ ಸಮಾಚಾರವು ತಿಬಿರದಲ್ಲೆಲ್ಲಾ ಕಾಡುಕಿಚ್ಚಿನಂತೆ ಹರಡಿತು ಸೈನಿಕರು, ಸರದಾರರೂ ಎಲ್ಲರೂ ಮಾತನಾಡಿಕೊಳ್ಳುವವರೇ! ನೋಡಿದವರು ನಿಜವಾದ ಕಥೆಯನ್ನು ಹೇಳಲು ಹದರುತ್ತಾರೆ. ಎಲ್ಲರೂ ಬಲು ಗುಟ್ಟು ಗುಟ್ಟು ಎಂದೇ ಒಬ್ಬರಿಗೊಬ್ಬರು ಕಿವಿಯಲ್ಲಿ ಹೇಳಿಬಿಡುತ್ತಾರೆ ಸುಲ್ತಾನರನ್ನು ಸಿಂಹಾಸನದಿಂದ ಎಳೆದು ಕೆಡವಿದ ಮಾತು ಬಂದಾಗ ಎಲ್ಲರ ಮುಖವು ವಿವರ್ಣವಾಗುತ್ತದೆ. “ಎಂಥಹ ಧೀರ! ಎಂಥಹ ಸಾಮರ್ಥ್ಯಶಾಲಿ!” ಎಂದು ಅವರವರ ಮನಸ್ಸೇ ಮೆಚ್ಚುತ್ತದೆ

ಆದರೆ ಅವನ್ನು ಉಚ್ಚಾರ ಮಾಡುವ ಧೈರ್ಯವು ಯಾರ ನಾಲಗೆ ಸೂ ಇಲ್ಲ “ಸುಲ್ತಾನನ ಎದೆಯಲ್ಲಿ ಕತ್ತಿಯನ್ನು ನೆಡುತ್ತಿದ್ದನು” ಎಂಬ ಮಾತು ಕಿವಿಗೆ ಬೀಳುತ್ತಲೇ ಎಲ್ಲರ ತಲೆ ತಿರುಗಿ ಕಣ್ಣು ಕತ್ತಲೆ ಕಟ್ಟಿ ಬರುತ್ತದೆ ಎಲ್ಲರೂ ಅವಾಕ್ಯಾಗಿ ಹೋಗುತ್ತಾರೆ ಅವನಿಗೆ ಮರಣವು ಸಿದ್ಧವೆಂದುಕೊಳ್ಳುತ್ತಾರೆ ಅವರಲ್ಲೇ ಇನ್ನೂ ಕೆಲವರು ಬುದ್ಧಿವಂತರು “ಅಂಥಾ ಧೀರನನ್ನು ಸುಲ್ತಾನರು ಕೊಲ್ಲಿಸುವುದಿಲ್ಲ ಅವನ ಅಪರಾಧವನ್ನು ಕ್ಷಮಿಸಿ ಅವನನ್ನು ಗೌರವಿಸಿ ಇಟ್ಟುಕೊಳ್ಳುತ್ತಾರೆ” ಎಂದುಕೊಳ್ಳುತ್ತಾರೆ ಖಾಸಿಂಖಾನನನ್ನು ಬಂಧನದಲ್ಲಟ್ಟಿದ್ದ ಪಂಜರದ ಬಳಿಗೆ ಎಲ್ಲರೂ ಒಂದು ಆ ವೀರಪುರುಷನನ್ನು ನೋಡುತ್ತಾರೆ. ಅದೇ ಒಂದು ಜಾತ್ರೆವಾಗಿ ಹೋಯಿತು ಎಲ್ಲರಿಗೂ ಕಾವಲಿದ್ದ ಸರದಾರರ ಭಯ ಅವರುಗಳು ಹತ್ತಿರ ಯಾರೂ ನೇರದಿದ್ದಂತೆ ಗದರಿಸುತ್ತಾರೆ

ಅವನ ಮುಖದಲ್ಲೆ ಅಪಮಾನ ಚಿಹ್ನೆಯಾಗಲಿ, ಭಯದ ಚಿಹ್ನೆಯಾಗಲಿ, ಎಳೆಪ್ಪು ಕಾಣುವುದಿಲ್ಲ ಪಂಜರದಲ್ಲಿ ಕುಳಿತು ಸೂರ್ಯಮಂಡಲವನ್ನು ನೋಡುತ್ತಿದ್ದಾನೆ ಸೂರ್ಯಾಸ್ತವಾದರೆ ಈ ಪಂಜರದಿಂದ ತಪ್ಪಿಸಿಕೊಂಡು ಹಾರಿ ಹೋಗುತ್ತೇನೆಂದು ಯೋಚಿಸುತ್ತಿದ್ದಾನೆ ಅಷ್ಟರಲ್ಲಿ ಸುಲ್ತಾನರ ಶಾಸನ ಬಂತು

ತಕ್ಷಣ ದರಬಾರನ್ನು ಕೂಡಿಸಬೇಕೆಂದು ಹುಜೂರಿನಿಂದ ಹುಕುಂ ಬಂತು. ದರಬಾರ್ ಭಕ್ಷಿಗಳು ದರಬಾರಿಗಳಿಗೆಲ್ಲಾ ಹೇಳಿಕಳುಹಿಸಿದರು ದರಬಾರು ಮಂಟಪದಲ್ಲಿ ಎತ್ತರವಾಗಿ ಸಿಂಹಾಸನವು ಅಲಂಕರಿಸಲ್ಪಟ್ಟಿದೆ ಸಕ್ಕದಲ್ಲಿ ದಿವಾನರ ಆಸನ ಎಡಗಡೆ ಮಂತ್ರಾಲೋಚನೆಯ, ನ್ಯಾಯವಾದಿಗಳ ಆಸನ ಬಲಗಡೆ ಖಾಜಿಗಳ ಆಸನ ಎದುರಿಗೆ ಕಛೇರಿ ಭಕ್ಷಿಗಳೂ, ನೇನಾನಾಯಕರೂ, ಘೌಜುದಾರರುಗಳೂ, ಮುಂದುಗಡೆ ಸಾಲಾಗಿ ನಿಂತಿದ್ದಾರೆ ಹಿಂದುಗಡೆ ಅಂಗರಕ್ಷಕರ ಪಡೆ ದರಬಾರು

ಮಂಟಪದ ಮುಂದುಗಡೆ ರಿಸಾಲ್ ದಾರರುಗಳೂ, ಜಮೀದಾರರುಗಳೂ, ಹವಾಲ್ ದಾರರುಗಳೂ ನಿಂತುಕೊಂಡಿದ್ದಾರೆ! ದರಬಾರಿನ ಶಿಸ್ತು ಸಿದ್ಧವಾಗಿದೆ ದರಬಾರು ಭಕ್ತಿಗಳು ಹುಜೂರಿಗೆ ಅರಿಕೆ ಮಾಡಿದರು ಖಾಸ್ ಸವಾರಿಯು ಬಂದೇಬಿಟ್ಟಿತು. ಟಿಪ್ಪಣಿಸುಲ್ತಾನನು ಸಿಂಹಾಸನದ ಮೇಲೆ ಮಂಡಿಸಿದನಂತರ ಎಲ್ಲರೂ ಮುಜರೆ ಮಾಡಿದರು ತಮ್ಮ ತಮ್ಮ ಸ್ಥಾನಗಳಲ್ಲಿ ಕುಳಿತುಕೊಂಡರು ದರಬಾರಿಗಳ ಮುಖ ದಲ್ಲೆಲ್ಲಾ ಆಶ್ಚರ್ಯಗಳಿವೆ. ಏನೋ ಒಂದು ವಿಧವಾದ ಕುತೂಹಲ! ಇವೆಲ್ಲವೂ ಎದ್ದು ಕಾಣುತ್ತಿವೆ ಮಹಮದಾಲಿಯವರೂಬ್ಬರು ಮಾತ್ರ ಗಂಭೀರಭಾವದಿಂದ ಗಂಭೀರ ಮುದ್ರೆಯಿಂದ ವಿಷಣ್ಣವದನರಾಗಿ ಕುಳಿತಿದ್ದಾರೆ ಮುಖ್ಯ ಮುಖ್ಯ ಸರದಾರರೆಲ್ಲಾ ಒಂದು ಬಾರಿ ಸುಲ್ತಾನರ ಮುಖವನ್ನು ನೋಡುತ್ತಾರೆ ಮತ್ತೊಂದು ಬಾರಿ ಮಹಮದಾಲಿಯವರ ಮುಖವನ್ನು ನೋಡುತ್ತಾರೆ ಏನೇನೋ ಗುಣಾಕಾರ ಹಾಕಿಕೊಳ್ಳುತ್ತಾರೆ

ಅಷ್ಟರಲ್ಲಿ ಕಛೇರಿ ಭಕ್ತಿಯಾದ ಜನಾಲ್ಕು ದಿನರು ಖಾಸಿಂಖಾನರನ್ನು ಬಿಚ್ಚು ಗತ್ತಿ ಪಹರಿಯಲ್ಲಿ ಪಹಿಗೆ ಕರೆತಂದರು ಸಭಾ ಮಧ್ಯದಲ್ಲಿ ಸುಲ್ತಾನರ ಸಿಂಹಾಸನದ ಎದುರಿನಲ್ಲಿ ನಿಲ್ಲಿಸಿದರು ಆ ತರುಣನು ಗಂಭೀರಭಾವದಿಂದ ನಿಂತಿದ್ದಾನೆ. ಎಲ್ಲರೂ ಅವನ ಕಡೆ ನೋಡಲಾರಂಭಿಸಿದರು ಖಾಸಿಂಖಾನನ ವಿಚಾರಣೆಗೆ ಆರಂಭವಾಯಿತು.

ಸ್ವಯಂ ಸುಲ್ತಾನರೇ ಮಾತನಾಡಲಾರಂಭಿಸಿದರು “ ಈ ಖಾಸಿಂಖಾನನು ನಗರದ ದಿವಾಂಗಿರಿಯಲ್ಲಿದ್ದವನು ನಗರದ ನವಾಬನಾಗಿದ್ದ ಇಯಜ್ ಖಾನನು ರಾಜದ್ರೋಹಿ ಅವನು ನಮ್ಮ ರಮನೆಯ ಗುಲಾಮ ಅವನನ್ನು ದೊಡ್ಡ ನವಾಬರು ಅಭಿಮಾನದಿಂದ ನಗರದ ನವಾಬಗಿರಿಗೇರಿಸಿದರು ಆ ಪರದೇಶಿಗೆ ಅತುಲ್ಯ ಶ್ವರ್ಯವನ್ನು ಕೊಟ್ಟರು ಅಧಿಕಾರವನ್ನು ಕೊಟ್ಟರು ಆ ಅಲ್ಪನು ತಿಂದ ಮನೆಗೆ ಎರಡು ಬಗೆದು ಸ್ವಾಮಿದ್ರೋಹಿಯಾದ ಅವನು ನನ್ನ ಮೇಲೆ ನಗರದ ಸೀಮೆಯ ಪಾಳೆಯಗಾರರನ್ನು ದಂಗೆ ಎಬ್ಬಿಸಲು ಪಿತೂರಿ ನಡೆಸಿದ್ದಾನೆ ಅವನು ಈ ನಗರದ ಭಂಡಾರದಲ್ಲಿದ್ದ ಧನಕನಕಗಳನ್ನು ಸಾಗಿಸಿಕೊಂಡು ಬೊಂಬಾಯಿಗೆ ಓಡಿ ಹೋಗಿ ಇಂಗ್ಲೀಷರ ಶರಣಾಗತನಾಗಿದ್ದಾನೆ ನನ್ನ ಮೇಲೆ ಒಳಸಂಚು ನಡೆಸುತ್ತಾ ಇದ್ದಾನೆ. ಇಂಥಾ ರಾಜದ್ರೋಹಿಯ ಪ್ರತಿಯೊಂದು ಕಾರ್ಯದಲ್ಲಿಯೂ ಮದದ್ ಮಾಡಿದವನು ಈ ಖಾಸಿಂಖಾ ಮತ್ತು ಇವನೇ ಮಂಗಳೂರನ್ನು ಇಂಗ್ಲೀಷರ ವಶಮಾಡಿಕೊಟ್ಟಿರುತ್ತಾನೆ ಇದನ್ನೆಲ್ಲಾ ನಾವೇ ಬುದ್ಧಿಗಿ ವಿಚಾರಿಸಿರುತ್ತೇವೆ ಇದಕ್ಕೆ ಬೇರೆ ರುಜುವಾತಿನ ಅಗತ್ಯವೇ ಇಲ್ಲ ಇವನಿಗೆ ಏನು ಶಿಕ್ಷೆಯಾಗಬೇಕೋ ನ್ಯಾಯವಾದಿಗಳೂ ಖಾಜಿಗಳೂ ಹೇಳಿರಿ.”

ನ್ಯಾಯವಾದಿಗಳೂ, ಖಾಜಿಗಳೂ ಎದ್ದು “ಅಪರಾಧಿಗೆ ಮರಣದಂಡನೆಯಾಗ ಬೇಕು, ಗಲ್ಲಿಗೆ ಹಾಕಿಸಬೇಕು” ಎಂದರು

ಸುಲ್ತಾನನು ಖಾಸಿಂಖಾನನ ಕಡೆಗೆ ನೋಡುತ್ತಾ “ನೀನೇನು ಹೇಳುವೆ” ಎಂದನು

ಖಾಸಿಂಖಾನನು “ನಾನು ಹೇಳಬೇಕಾದುದನ್ನೆಲ್ಲಾ ಚೆನ್ನಾಗಿ ಹೇಳಿದ್ದೇನೆ ನಿಮ್ಮಲ್ಲಿ ಹೇಳತಕ್ಕದ್ದೇನೂ ಇಲ್ಲ ನಾನು ಸತ್ಯದ ಬಗ್ಗೆ ಈ ಸಭೆಯಲ್ಲಿ ಹೇಳುವ ಮಾತು ಒಂದು ಉಂಟು” ಎಂದು ಉತ್ತರವಿತ್ತನು

ಸುಲ್ತಾನರು “ನೀನು ಬೇಕಾದದ್ದು ಹೇಳಬಹುದು ಹೇಳು ಏನು ಹೇಳಬೇಕೆಂದಿರುವೆಯೋ ಹೇಳಿಕೋ” ಎಂದರು

“ನವಾಬ್ ಇಯಜ್‌ಖಾನರು ನೀರಾಗ್ರೇಸರರು ದೊಡ್ಡ ನವಾಬರ ಪ್ಪಿಯ ಪುತ್ರರು ಅವರಿಗೆ ಮೈಸೂರಿನಲ್ಲಿರುವ ಅಭಿಮಾನವೂ ಹೈದರಾಲಿಯವರ ರಾಜ್ಯದಲ್ಲಿರುವ ಮಮತೆಯೂ ಅನ್ಯಾದೃಶವಾದದ್ದು ದೊಡ್ಡ ನವಾಬರ ಮಕ್ಕಳೆಂದು ಈ ಟಿಪ್ಪು ಸುಲ್ತಾನರ ಸರ್ವಾಧಿಕಾರವನ್ನು ಒಪ್ಪಿಕೊಂಡಿದ್ದಾರೆ ಆ ಭಕ್ತಿಯಿಂದಲೇ ನಗರದ ರಾಜ್ಯವನ್ನು ಸುಲ್ತಾನರಿಗೆ ಒಪ್ಪಿಸಿದ್ದಾರೆ ಅವರು ರಾಜದ್ರೋಹಿಗಳು, ಪಿತೂರಿ ಕೋರರು ಎಂಬುದು ಅಸೂಯೆಯಿಂದ ಹುಟ್ಟಿಸಿದ ಕಲ್ಪನೆ ಟಿಪ್ಪು ಸುಲ್ತಾನರು ದಂಡೆತ್ತಿ ಬರುತ್ತಲೇ ಅವರ ಮೇಲೆ ಕತ್ತಿ ಕಟ್ಟುವುದಿಲ್ಲವೆಂದು ಶಪಥಮಾಡಿ ರಾಜ್ಯ ತ್ಯಾಗಮಾಡಿದರು ಅವರು ರಾಜ್ಯತ್ಯಾಗ ಮಾಡುವಾಗ ಒಂದು ಕುರುಡು ಕವಡೆ ಯನ್ನೂ ಕೊಂಡುಹೋಗಲಿಲ್ಲ ಅವರು ಧನ ಕನಕಗಳನ್ನು ಅಪಹರಿಸಿಕೊಂಡು ಹೋದರೆಂಬುದು ಅನ್ಯಾಯವಾದ ಅಪದೂರು

ಮಂಗಳೂರನ್ನು ಇಯಜ್‌ಖಾನರು ಇಂಗ್ಲೀಷರಿಗೆ ಕೊಡಲಿಲ್ಲ ಇಯಜ್‌ಖಾನರು ರಾಜ್ಯತ್ಯಾಗ ಮಾಡಿದ ಸಮಾಚಾರವನ್ನು ಕೇಳಿ, ಟಿಪ್ಪು ಸುಲ್ತಾನರ ಮೇಲೆ ಒಂದು ಕೈ ತೋರಿಸಬೇಕೆಂದು ಒಂದೇ ದಿನಸದಲ್ಲಿ ಮಂಗಳೂರನ್ನು ಹಿಡಿದರು. ಇಯಜ್‌ಖಾನರವರು ಇಂಗ್ಲೀಷರ ಮರೆ ಹೊಕ್ಕಿದ್ದಾರೆಂಬುದು, ಹೈದರಲ್ಲಿಖಾನರ ಮೆಚ್ಚಿಗೆಯ ಪುತ್ರರಾವ ಆ ಮಹಾವೀರರಿಗೆ ಕಳಂಕವನ್ನು ಹಚ್ಚುವ ಕುತಂತ್ರವೇ ಹೊರತು ಬೇರೆ ಯೇನೂ ಇಲ್ಲ ಈ ರಾಜ್ಯದಲ್ಲಿ ಇಂಗ್ಲೀಷರ ಸಿಕ್ಕಿ ಇರಕೂಡ ದೆಂಬುದೇ ಇಯಜ್‌ಖಾನರ ಸ್ಥಿರ ಸಂಕಲ್ಪ ”

ಇಯಜ್‌ಖಾನರು ಪಾಳಯಗಾರರನ್ನು ಎತ್ತಿ ಕಟ್ಟಿ ಮೈಸೂರು ರಾಜ್ಯದ ಮೇಲೆ ದಂಗೆ ಎಬ್ಬಿಸುತ್ತಾರೆಂಬ ಕಲ್ಪನೆಯು ಬುಡವಿಲ್ಲದ್ದು ಇಯಜ್‌ಖಾನರು, ಯಾರನ್ನೂ ಎತ್ತಿ ಕಟ್ಟುವ ಕಾರಣವಿಲ್ಲ. ಪಾಳಯಗಾರರು ಸುಲ್ತಾನರು ಮಾಡಿರುವ ಅಪಮಾನ ದಿಂದ ಕ್ರೋಧೋದ್ದೀಪಿತರಾಗಿ ಕತ್ತಿ ಮಶಿಯುತ್ತಿದ್ದಾರೆ. ಅವರೆಲ್ಲರೂ ಇಯಜ್‌

ಖಾನರ ಪರಮ ಮಿತ್ರರು ನಗರದಲ್ಲಿ ಎರಡು ಲಕ್ಷ ಸೈನ್ಯದ ಸಿದ್ಧತೆ ಇದೆ ಇಯಜ್ ಖಾನರು ಕತ್ತಿಯನ್ನು ಎತ್ತಿದ್ದರೆ ಈ ಸುಲ್ತಾನರು ಇಂದು ಸಿಂಹಾಸನದ ಮೇಲೆ ಕುಳಿತು ಅವಮಿತ್ರನಾದ ನಾಲಿಗೆಯಿಂದ ಆ ಮಹಾವೀರಗ್ರೇಸರರನ್ನು ದೂರುತ್ತಿರಲಿಲ್ಲ ನಗರದಲ್ಲಿ ರಾಜರನ್ನಿಡುವ ಕತ್ತಲೆ ಅರಮನೆಯಲ್ಲಿ ಬಂದಿಯಾಗುತ್ತಿದ್ದರು ಅಲ್ಲೇ ಅವರ ಆಯುಷ್ಯವು ಪೂರ್ತಿಯಾಗುತ್ತಿತ್ತು ಈ ರಾಜ್ಯದ ಪರ್ವತಶ್ರೇಣಿಗಳ ಮಧ್ಯೆ ವಲ್ಲಿ ಅಸಿಧಾರಾ ತೀರ್ಥದಲ್ಲಿ ನಮ್ಮೆಲ್ಲರನ್ನೂ ಬಲಿ ಕೊಡುತ್ತಿದ್ದರು ಅವರ ಔದಾರ್ಯ ದಿಂದ, ಅವರ ನಿಸ್ಸೀಮ ಸ್ವಾಮಿಭಕ್ತಿಯಿಂದ ಇಂದು ಈ ಸಿಂಹಾಸನ, ಈ ದೌಲತ್ ಎಲ್ಲಾ ಉಳಿದಿವೆ

“ಪೊಡ್ಡ ನವಾಬ್ ಝದರಾಲಿಯವರ ಮಗನಾಗಿ—ಈ ಪವಿತ್ರ ಸಿಂಹಾಸನದ ಮೇಲೆ ಕುಳಿತು ತಿಳಿದು ತಿಳಿದು ಸುಳ್ಳು ಹೇಳುವ ಟಿಪ್ಪುಸುಲ್ತಾನರು ಮೈಸೂರು ರಾಜ್ಯಕ್ಕೆ ಒಪ್ಪುವ ರಾಜರಲ್ಲವೆಂದು ಈಸಭೆಯಲ್ಲಿ ಹೇಳುತ್ತೇನೆ ಇದು ಪ್ರಸಂಚಕ್ಕೆಲ್ಲಾ ಪ್ರತಿಘ್ನನಿಯಾಗಲಿ ಈ ಟಿಪ್ಪುವಿನ ರಾಜದಂಡನೆಗೆ ನಾನು ಅಧೀನನಲ್ಲ ನಾನೇ ನನ್ನ ಸ್ವಂತ ಮರಣವನ್ನು ಸ್ವೀಕರಿಸುತ್ತೇನೆ” ಎಂದು ಸರ್ರನೆ ಸೊಂಟದಲ್ಲಿದ್ದ ಕರಾರಿಯನ್ನು ಎಳೆದು ಹೃದಯಕ್ಕೆ ಚುಚ್ಚಿಕೊಳ್ಳುವಷ್ಟರಲ್ಲಿ ಕಾವಲಿದ್ದ ಘಾಜುದಾರರು ಬಲವಾಗಿ ಹಿಡಿದುಕೊಂಡರು ಬಲಾತ್ಕಾರವಾಗಿ ಕರಾರಿಯನ್ನು ಕಿತ್ತುಕೊಂಡರು, ಅಪರಾಧಿಯನ್ನು ಪಂಜರದೊಳಕ್ಕೆ ಸೇರಿಸಿದರು.

ಟಿಪ್ಪುಸುಲ್ತಾನರು ಪದಾಘಾತದಿಂದ ಕ್ರೌಢವಾದ ಮಹಾಸರ್ಪದಂತೆ ಬುಸುಗುಟ್ಟುತ್ತಾ ಕರ್ಕಶ ಕಂಠದಿಂದ “ಇವನು ರಾಜದ್ರೋಹಿ ಇವನನ್ನು ಗಲ್ಲಿಗೆ ಹಾಕಿರಿ” ಎಂದು ಕೂಗಿ ಅಪ್ಪಣೆ ಮಾಡಿದರು

ಟಿಪ್ಪುಸುಲ್ತಾನರು ಆಸನದಿಂದ ಏಳುವಷ್ಟರಲ್ಲಿ ಮೌನದಿಂದ ಮುಖ ತಗ್ಗಿಸಿಕೊಂಡು ಕುಳಿತಿದ್ದ ದಿರ್ವಾ ಮಹಮದಾಲಿಯವರು ಮುಜರೆ ಮಾಡಿ ನಿಂತುಕೊಂಡರು ಆಸನದಿಂದ ಅರ್ಧ ಎದ್ದಿದ್ದ ಸುಲ್ತಾನರು ಪುನಃ ಕುಳಿತುಕೊಂಡರು ದರಬಾರಿಲ್ಲ ಸ್ತಬ್ಧತೆಯಿಂದ ನಿಶ್ಯಬ್ದವಾಗಿತ್ತು

ದಿವಾನರು “ಖಾವಿಂದ್, ಈ ಗರೀಬನದು ಒಂದು ಅರಿಕೆ ಇದೆ. ಅದನ್ನು ಸ್ವಲ್ಪ ಅಲಿಸೋಣವಾಗಲಿ ಅದು ಈ ಅಪರಾಧಿಯ ಸಂಬಂಧವಾದದ್ದು” ಎಂದರು.

ಸುಲ್ತಾನರು “ಆಗಬಹುದು ಸ್ವಯಂ ದಿವಾನರು ಪ್ರತಿವಾದ ಮಾಡುವಾಗ ಕೇಳುವುದು ನಮ್ಮ ಕರ್ತವ್ಯವೇ ಇದೆ” ಎಂದರು.

“ಹುಜೂರು! ಪ್ರತಿವಾದವಲ್ಲ ಸನ್ನಿಧಾನದಲ್ಲಿ ಅರಿಕೆ. ಈ ಅಪರಾಧಿಯು ನನ್ನ ರಕ್ಷಣೆಯ ವಾಗ್ದಾನವನ್ನು ಪಡೆದು ಈ ತಿಬರಕ್ಕೆ ಬಂದಿದ್ದಾನೆ. ಅವನ ಜೀವ

ರಕ್ಷಣೆ ಮಾಡುವುದು ನನ್ನ ಧರ್ಮ. ಅವನಿಗೆ ಜೀವದಾನ ಮಾಡಬೇಕೆಂದು ಕೇಳಿ ಕೊಳ್ಳುತ್ತೇನೆ ”

ಅತ್ತಲಾಗಿ ಅಪರಾಧಿಯಿದ್ದ ಪಂಜರದ ಸರಳುಗಳೆಲ್ಲಾ ರುಲ್ಲೆಂದು ಶಬ್ದವಾಯಿತು ಖಾಸಿಂಖಾನನು ಪಂಜರವು ಸಿಡಿದುಬೀಳುವಂತೆ ಮುಷ್ಟಿಯಿಂದ ಹೊಡೆದು, “ದಿವಾನರೇ! ಈ ಪಾಪಿ, ಸುಳ್ಳು, ಘಾತುಕನನ್ನು ನನ್ನ ಜೀವಕ್ಕಾಗಿ ತಾವು ದಯಾ ಭಿಕ್ಷೆಯನ್ನು ಕೇಳಿಕೊಡದು ನಾನು ತಮ್ಮ ರಕ್ಷಣೆಯಲ್ಲಿ ಇಲ್ಲಿಗೆ ಬಂದಿಲ್ಲ ಈ ಟಿಪ್ಪಣಿಸುಲ್ತಾನನಿಗೆ ಎರಡು ಮಾತು ಹೇಳಿ, ಹೋಗೋಣವೆಂದು ಬಂದೆ ನನ್ನ ಪ್ರಾಣವನ್ನು ಅವನು ತೆಗೆದುಕೊಳ್ಳಲಿ ಈ ನಗರದ ದ್ವೇಷಾನಲವು ಆರದೇ ಉರಿಯೇಳುವುದು” ಎಂದು ಗರ್ಜಿಸಿದನು

ಈ ಮಾತು ಕೇಳಿ ಸುಲ್ತಾನನ ಕ್ರೋಧವು ಇಮ್ಮಡಿಯಾಯಿತು

“ದಿವಾನರೇ! ಆ ಖಾಸಿಂಖಾನನಿಗೆ ಕ್ಷಮೆಯಿಲ್ಲ ಇದೇ ಆಖೈರು ಆಜ್ಞೆ ”

“ಜಹಾವನ! ಅದು ಆಗದು ಇವನಿಗೆ ಪ್ರತಿಯಾಗಿ ನನ್ನನ್ನು ಗಲ್ಲಿಗೆ ಹಾಕೋಣವಾಗಲಿ ಇವನಿಗೆ ಪ್ರತಿಯಾಗಿ ನಾನು ಪ್ರಾಣ ಕೊಡುತ್ತೇನೆ”

“ಇಲ್ಲಾ! ಅದಾಗಲಾರದು ರಾಜಭಕ್ತರಾದ ತಾವು ಸಿಂಹಾಸನದ ಅಪ್ಪಣೆಯನ್ನು ವಾಲಿಸಬೇಕು”

“ಹುಜೂರ್! ನನ್ನ ಮಾತುಗಳನ್ನು ಆಲಿಸಬೇಕು ಈ ಅಪರಾಧಿಯು ಹೇಳಿರುವುದೆಲ್ಲಾ ನಿಜಾಂಶ ಇಯಜ್ಞಾಖಾನರು ರಾಜದ್ರೋಹಿಗಳಲ್ಲ ಅವರು ತಮ್ಮ ವಿಶ್ವಾಸದ ಭ್ರಾತೃಗಳು ಅವರು ಭಂಡಾರದ ಒಂದು ಕಾಸನ್ನೂ ಕೊಂಡುಹೋಗಲಿಲ್ಲ ಅವರು ಇಂದು ಕಾಸಿಲ್ಲದ ದರಿದ್ರರಾಗಿ ಅಲೆಯುತ್ತಿದ್ದಾರೆ ಅವರು ಬೊಂಬಾಯಿಗೆ ಹೋಗಿಲ್ಲ ಅವರು ಈ ಶೀಮೆಯಲ್ಲಿಯೇ ಎಲ್ಲಿಯೋ ಇದ್ದಾರೆ ಮಂಗಳೂರು ಇಂಗ್ಲೀಷರ ವಶವಾಗಿಲ್ಲ ಇಂಗ್ಲೀಷರು ಅಲ್ಲಿ ಹಲ್ಲಾ ಮಾಡಿದ್ದಾರೆ ನಾವು ಅವರನ್ನು ಹೊಡೆದೇ ಇಡಿಸಬಹುದು”

“ಇಯಜ್ಞಾಖಾನನು ಇಲ್ಲೇ ಇದ್ದರೆ ಪತ್ತೇ ಮಾಡಲು ಸಾಧ್ಯವಾಗಲಿಲ್ಲವೇಕೆ ?”

“ಅವರನ್ನು ಹಿಡಿಯುವುದು ಅಸಾಧ್ಯ. ಈ ನಗರದ ಶೀಮೆಯ ಬೆಟ್ಟ ಬೆಟ್ಟವೂ ಒಂದು ಅಭೇದ್ಯವಾದ ಕೋಟೆಯಂತಿದೆ ”

ಪಂಜರದಿಂದ “ನೀವು ಮೂರು ಕಣ್ಣಿಟ್ಟುಕೊಂಡು ಬಂದರೂ ಇಯಜ್ಞಾಖಾನರನ್ನು ಹಿಡಿಯಲಾರಿರಿ ನೀವು ಇಯಜ್ಞಾಖಾನರ ಅನ್ವೇಷಣದಲ್ಲಿ ತೊಡಗಿದರೆ ಈ ಐವತ್ತು ಸಹಸ್ರ ಸೇನೆಯೂ ನುಚ್ಚು ನುಚ್ಚಾಗಿ ಹೋಗುವುದು” ಎಂಬ ಶಬ್ದವು ಗುಡುಗುಡಿಸಿತು.

ಸುಲ್ತಾನನು ಹಲ್ಲು ಕಡಿಯುತ್ತಾ, “ಈ ದ್ರೋಹಿಯನ್ನು ಗಲ್ಲಿಗ ಹಾಕಲೇ ಬೇಕು ರಾಜಾರೋಷವಾಗಿ ಗಲ್ಲಿಗೆರಿಸಬೇಕು ಈ ನಗರದ ಶೀನೆಯ ಸತ್ತ್ವವೆಷ್ಟಿ ದೆಯೋ ನೋಡಲೇಬೇಕು ಇವನಿಗ ಕ್ಷಮೆ ಇಲ್ಲ” ಎಂದನು.

“ಹುಜೂರು! ಶಾಂತರಾಗಬೇಕು ಈ ಒಬ್ಬನಿಗಾಗಿ ನಗರದ ಮೇಲೆ ಏಕೆ ಇಷ್ಟು ಕ್ರೋಧ” ಮಲಗಿರುವ ನಗುವನ್ನು ಪೂರ್ಣ ನಮ್ಮ ವಶಪರ್ತಿಯಾಗಿರುವ ನಗರವನ್ನು ಹೊತಿದು ಎಬ್ಬಿಸುವುದು ಉಚಿತವಲ್ಲ ಈ ಗರೀಬ ಮಹಮದಾಲಿಯು ಸಹಸ್ರ ಸಹಸ್ರ ಪ್ರಣಾಮಗಳನ್ನು ಮಾಡಿ ಸನ್ನಿಧಾನದಲ್ಲಿ ಬೇಡಿಕೊಳ್ಳುತ್ತಾನೆ. ಖಾಸಿಯಾನನನ್ನು ಸಧ ಮಾಡುವುದರಿಂದ ಮೈಸೂರಿಗೆ ಎಂದಿಗೂ ಅಳಿಸಲಾಗದ ಕಳಂಕವು ತಟ್ಟುವುದು ಯಾವಂದರವರು ನಗರಕ್ಕೆ ದಯಮಾಡಿಸಿದ ಮೊಟ್ಟ ಮೊದಲನೆಯ ರಾಜ ಶಾಸನವು ಒಬ್ಬ ಮಸಲ್ಮಾನ ಸರ್ದಾರನ ವಧೆಯೆಂಬುದು ದೊಡ್ಡ ಅಸಖ್ಯಾತಿ. ಮುಸಲ್ಮಾನರ ಸಂಕಡಲೈಲ್ಲಾ ಇದೊಂದು ಆಡುಗಾರಿಕೆಯ ಮಾತಾಗಿ ಎಂದೆಂದಿಗೂ ಉಳಿಯುತ್ತದೆ ನಾನು ಹುಟ್ಟಿದಂದಿನಿಂದ ಸನ್ನಿಧಾನದ ಸೇವೆ ಮಾಡಿದ್ದೇನೆ ಈ ರಾಜ್ಯದಲ್ಲಿ ದೇವರಿನಲ್ಲಿ ದೊಡ್ಡ ವಿವಾನಗಿರಿಯನ್ನು ಗರೀಬನಿಗೆ ದಯಪಾಲಿಸೋಣ ನಾಗಿದೆ ಇಷ್ಟು ಸೇವೆಗೆ ಇದೊಂದು ಪುರಸ್ಕಾರವನ್ನು ದಯಪಾಲಿಸೋಣವಾಗಲಿ ಈ ಖಾಸಿಯಾನನ ಅಸರಾಧವನ್ನು ಮನ್ನಿಸೋಣವಾಗಲಿ ದೊಡ್ಡ ನವಾಬ್ ಹೈದರಾಲಿಯವರ ವಾದದ ಆಣೆಯಿಟ್ಟು “ಇಳುತ್ತೇನೆ” ಎಂದು ಆರ್ತಧ್ವನಿಯಿಂದ ಗಟ್ಟಿಯಾಗಿ ಕೇಳಿಕೊಂಡು ಸಿಂಹಾಸನದ ಮುಂದೆ ಆಡ್ತೆ ಬಿದ್ದನು

ಸುಲ್ತಾನರು ಏನೂ ಪ್ರತಿ ಹೇಳಲಾರದೇ. “ದೊಡ್ಡ ದಿವಾಸರಾದ ಮಹಮದಾಲಿಯವರ ಮಾತಿಗಾಗಿ ಈ ರಾಜದ್ರೋಹಿಯನ್ನು ಈಗ ಮನ್ನಿಸಿದ್ದೇನೆ” ಎಂದು ಹೇಳಿದರು

ದಿವಾನರು ಕೈಮುಗಿದು ಎದ್ದು ನಿಂತರು ಸಭೆಯೆಲ್ಲಾ ಅಪ್ರತಿಭವಾಗಿ ನಿಂತಿದೆ. “ಖಾಸಿಯಾನನನ್ನು ಸಂಜರದಿಂದ ಬಿಟ್ಟುಬಿಡಿ” ಎಂದು ಸುಲ್ತಾನರ ಆಜ್ಞೆಯಾಯಿತು. ಯಾನನು ಸಂಜರದಿಂದ ಹೊರಗೆ ಬಂದು ಹಸಿದ ಹುಲಿಯಂತೆ ದುರದುರನೆ ನೋಡುತ್ತಾ ನಿಂತನು ಸುಲ್ತಾನರು ಅವನ ಕಡೆ ತಿರುಗಿ ನೋಡಿ ನಕ್ಕು, ವಿಶ್ರಾಂತಿ ಗೃಹಕ್ಕೆ ತೆರಳಿದರು ದಿವಾನರು ಖಾಸಿಯಾನನನ್ನು ಜೊತೆಯಲ್ಲಿ ಕರೆದುಕೊಂಡು ಹೋದರು.

ಆ ದಿನವೆಲ್ಲಾ ಹಾಗೆಯೇ ಕಳೆದುಹೋಯಿತು ಎಲ್ಲರಿಗೂ ಒಂದು ವಿಧವಾದ ಆಶ್ಚರ್ಯ ವಿಚಾರ ವ್ಯಗ್ರತೆಗಳು ಕೆಲವರು “ಆವತ್ತಿನ ನಡವಳಿಕೆಗಳನ್ನೆಲ್ಲಾ ಸರಿ” ಎನ್ನುವರು ಮತ್ತೆ ಕೆಲವರು “ಬಹಳ ತಪ್ಪು ಅಷ್ಟು ಮಾಡಿ ಹಿಂದೆಗೆಯ ಬಾರದಿತ್ತು” ಎನ್ನುವರು ಅಂತೂ ಆ ದಿನವೆಲ್ಲಾ ಖಾಸಿಯಾನನ ಮಾತುಗಳೇ ಖಾಸಿಯಾನನಿಗೆ ಮಾತ್ರ ಕಿಂಚಿತ್ತೂ ವಿಷಾದವಿಲ್ಲ ಅವನು ಟಿಪ್ಪೂಸುಲ್ತಾನನ ದಿವಾನ

ಗಿರಿಯನ್ನು ಮಹೋನ್ನತವಾದುದೆಂದು ಬಗೆದಿದ್ದರೆ ಇದನ್ನೆಲ್ಲಾ ಅವಮಾನವೆಂದು ಭಾವಿಸುತ್ತಿದ್ದನು ಅವನ ಮನಸ್ಸಿನಲ್ಲಿ ಇಷ್ಟೆ “ಪ್ರಾತಃಕಾಲದ ದರಬಾರಿನಲ್ಲಿ ನಾನು ಮೂಢನಾದುದೇಕೆ ? ಸಂಧ್ಯಾಕಾಲದ ಕೆಲಸವನ್ನು ನಾನು ಪ್ರಾತಃಕಾಲವೇ ಮಾಡಲಿಲ್ಲವೇಕೆ ?” ಎಂದುಕೊಳ್ಳುವನು “ಟಿಪ್ಪುವಿಗೆ ತೇಲಬೇಕಾದದ್ದನ್ನೆಲ್ಲಾ ಸರಿಯಾಗಿ ಹೇಳಿದನೋ ಇಲ್ಲವೋ” ಎಂದು ಲೆಖ್ತು ಹಾಕಿಕೊಳ್ಳುವನು “ಎಲ್ಲವೂ ಸರಿಯಾಗಿ ಆಗಿದೆ” ಎಂದುಕೊಳ್ಳುವನು ಆದರೆ ಮಹಮದಾಲಿಯವರ ಗುಣಕ್ಕಾಗಿ ಸಾವಿರ ಸಾರಿ ಮೆಚ್ಚಿಕೊಳ್ಳುವನು ಸುಲ್ತಾನನ ದರಬಾರಿನಲ್ಲಿ ಈ ಮುದುವನಿಗೆ ಎಷ್ಟು ಗೌರವವಿದೆಯೆಂದುಕೊಳ್ಳುವನು

ಮಹಮದಾಲಿಯವರ ಯೋಚನೆಗಳೇ ಬೇರೆ “ಎಂತಹ ಅಧರ್ಮ ಕಾರ್ಯ ? ಟಿಪ್ಪುವು ಎಷ್ಟು ಸಣ್ಣ ಮನುಷ್ಯ ನಮ್ಮ ಮಾತಿನ ಮೇಲೆ ನಂಬಿಕೆಯಿಟ್ಟು ಏಕಾಂಗಿಯಾಗಿ ನಮ್ಮ ಶಿಬಿರಕ್ಕೆ ಬಂದ ಖಾಸಿಂಖಾನನ ಮೇಲೆ ಎಷ್ಟು ಕ್ರೂರವಾದ ಅತ್ಯಾಚಾರ ಪ್ರಾತಃಕಾಲ ತುಂಬಿದ ಸಭೆಯಲ್ಲಿ ನಗರದ ದಿವಾಣಿಗಿರಿಯನ್ನು ಕೊಡುವುದೇನು ? ಮಧ್ಯಾಹ್ನ ಅದೇ ರಾಜಸಭೆಯಲ್ಲಿ ಅವಮಾನ ಪಡಿಸಿ ಗಲ್ಲು ಶಿಕ್ಷೆಯನ್ನು ವಿಧಿಸುವುದೆಂದರೇನು ? ಇದೊಂದು ಹುಚ್ಚ ದರಬಾರಾಗಿ ಬಿಟ್ಟೆಲ್ಲಾ ಲೋಕದಲ್ಲಿ ರಾಜರುಗಳು ಏನಂದಾರು ಎಂತಹ ಪ್ರಮಾದ ! ಮೈಸೂರಿಗೆ ಎಂಥಾ ದುಷ್ಕಾಲ ಈ ಹುಡುಗನಾದರೂ ಎಷ್ಟು ದುಡುಕು ಶ್ರೀರಂಗಪಟ್ಟಣದ ಸಿಂಹಾಸನದ ಅಧಿಪತಿಯನ್ನು, ತುಂಬಿದ ಸಭೆಯಲ್ಲಿ, ಐವತ್ತು ಸಹಸ್ರ ಸೈನ್ಯದ ಶಿಬಿರದಲ್ಲಿ ಎಷ್ಟು ತುಚ್ಛವಾಗಿ ಮಾತನಾಡಿದ ಇದೇನೋ ಬಹಳ ಸಾಹಸ ಆದರೂ ಒಳ್ಳೆಯ ವೀರಪುರುಷ ನಮ್ಮ ಟಿಪ್ಪುವು ಆ ತುಂಬಿದ ಸಭೆಯಲ್ಲಿ ಹೈದರಾಲಿಯವರ ಪ್ರಿಯವುತ್ರ ಇಯಜ್ ಖಾನರ ಮೇಲೆ ಎಷ್ಟು ತಿರಸ್ಕಾರದ ಮಾತುಗಳನ್ನಾಡಿದ ಅದನ್ನು ಸಭೆಯಲ್ಲಿ ಒಬ್ಬ ನಾದರೂ ನಂಬಿದನೆ ಇಯಜ್ ಖಾನರ ಮೇಲೆ ಎಷ್ಟೊಂದು ಭಯಂಕರವಾದ ಸುಳ್ಳು ಆರೋಪಗಳು ಛೇ ! ಛೇ ! ಎಷ್ಟು ಅನ್ಯಾಯ ಎಷ್ಟು ಪ್ರಮಾದ ಆ ಮಹಾ ಪುರುಷನು ಸುಲ್ತಾನನ ಮೇಲೆ ಕತ್ತಿ ಎತ್ತುವುದಿಲ್ಲವೆಂದು ಈ ನಗರದ ರಾಜ್ಯವನ್ನು ತೆರೆದ ಬಾಗಿಲಾಗಿ ಬಿಟ್ಟುಕೊಟ್ಟ ಅವನ ಮೇಲೆ ಎಂಥಾ ತುಚ್ಛವಾದ ಅಭಿಯೋಗ ಈಗ ನಾನು ಈ ಖಾಸಿಂಖಾನನಿಗೆ ಮುಖ ತೋರಿಸುವುದು ಹೇಗೆ ?” ಹೀಗೆ ಯೋಚನೆ ಮಾಡುತ್ತಾ ಖಾಸಿಂಖಾನನಿದ್ದೆಡೆಗೆ ಬಂದರು

ಖಾಸಿಂಖಾನನು ನಿರಾಲೋಚನೆಯಿಂದ ಪ್ರಸನ್ನ ವದನನಾಗಿ ಕುಳಿತಿದ್ದನು. ಮಹಮದಾಲಿಯವರು ಬರುತ್ತಲೇ ಖಾಸಿಂಖಾನನೆದ್ದು ಸಲಾಂ ಮಾಡಿ ಅವರ ಕೈ ಹಿಡಿದು ಆಸನದ ಮೇಲೆ ಕೂಡಿಸಿ ತಾನೂ ಕುಳಿತುಕೊಂಡನು.

“ಖಾಸಿಂಖಾಫ, ನನ್ನ ಮಾತನ್ನು ಕೇಳುವೆಯಾ ?”

“ತಮ್ಮ ಮಾತಿಗೆ ಪ್ರತಿಯುಂಟಿ” ಅಪ್ಪಣೆ ಮಾಡೋಣವಾಗಲಿ”

“ಈಗ ಶಿಬಿರವನ್ನು ದಾಟಿಸಿ ಬರುತ್ತೀನೆ, ನೀನು ಹೊರಟುಹೋಗು”

“ಅದಾಗದು, ನಾನು ಕಳ್ಳತನದಿಂದ ಹೋಗುವುದಿಲ್ಲ”

“ಕಳ್ಳತನವೆಲ್ಲಿ ಬಂತು ? ನಾನು ನಿನ್ನನ್ನು ಇಲ್ಲಿಗೆ ಕರೆತಂದೆ ನಾನೇ ರಾಜಾ ರೋಷಾಗಿ ಕಳುಹಿಸಿಕೊಡುತ್ತೇನೆ”

“ನನಗಿನ್ನೂ ಇಲ್ಲಿ ಸ್ವಲ್ಪ ಕೆಲಸವಿದೆ”

“ಇಲ್ಲೇನು ನಿನಗೆ ಕಲಸ”

“ನಾನು ಮತ್ತೊಂದು ಬಾರಿ ಟಿಪ್ಪೂಸುಲ್ತಾನರನ್ನು ನೋಡಬೇಕು”

“ನಾನು ದಿವಾನ ಗಿರಿಯನ್ನು ಕೂಡಿಸುವುದಾಗಿ ಕರೆತಂದೆ ನಾನು ಸುಳ್ಳು ಹೇಳಿದ ಹಾಗಾಯಿತು ಮೋಸಮಾಡಿದ ಹಾಗಾಯಿತು ನೀನು ಇಷ್ಟು ಅಪಮಾನವನ್ನು ಅನುಭವಿಸಬೇಕಾಯಿತು ಆ ಹುಲಿಯೊಡನೆ ನಿನಗೇಕೆ ಸರಸ?”

“ಹುಲಿ’ ಎಂಬ ಹಸರು ನೀವೆಲ್ಲಾ ಸುಲ್ತಾನರಿಗೆ ಮುದ್ದಿಗೆ ಇಟ್ಟುಕೊಂಡಿರುವ ಹೆಸರು ನನಗೆ—ಮೋಸವೆಲ್ಲಿ ಬಂತು ? ನಾನು ದಿವಾನಗಿರಿಯ ಆಸೆಗಾಗಿ ಬರಲಿಲ್ಲ. ಸುಲ್ತಾನರನ್ನು ಬೇಟೆಯಾಗಿ ಹೋಗಬೇಕೆಂದೇ ತಮ್ಮೊಡನೆ ಬಂದೆ”

“ಇರಲಿ! ಈಗ ಹೊರಟು ಹೋಗು ಸುಲ್ತಾನನು ಬಹಳ ಘಾತುಕ ಅವನ ಬುದ್ಧಿ ಕೆಟ್ಟು ಹೋಗಿದೆ ಪುನಃ ನಿನ್ನ ಮೇಲೆ ಆಗ್ರಹಬರಬಹುದು”

“ಅವನ ಆಗ್ರಹದ ಪರಮಾವಧಿಯನ್ನು ನೋಡಬೇಕೆಂದಿದ್ದೇನೆ. ಅವನಲ್ಲಿ ಮತ್ತೊಂದು ಮಾತು ಹೇಳಿಯೇ ಹೋಗಬೇಕು ಮತ್ತೊಮ್ಮೆ ಅವನನ್ನು ಭೇಟಿ ಮಾಡಿಸಬೇಕೆಂದು ತಮ್ಮನ್ನು ಕಳಿಸಿಕೊಳ್ಳುತ್ತೇನೆ”

“ನಾನು ಅವರ ಭೇಟಿ ಮಾಡಿಸಿ ಅಪ್ಪಣೆ ಕೊಡಿಸುತ್ತೇನೆ. ನೀನು ಅವರೆದುರಿಗೆ ಮಿಾರಿ ಮಾತನಾಡಕೂಡದು”

“ಆಗಬಹುದು”

ದಿವಾನರು ಹೊರಟರು ಖಾಸಿಂಖಾನನು ಮರ್ಯಾದೆಯಿಂದ ಬಗ್ಗಿ ಸಲಾಂ ಮಾಡಿದನು ದಿವಾನರು ಗುಡಾರದಿಂದ ಹೊರಗೆ ಹೋದರು

“ಇರಲಿ! ಇರಲಿ ಸುಲ್ತಾನನಿಗೆ ಇನ್ನೊಂದು ‘ಷಹಾ’ ಕೊಡುತ್ತೇನೆ” ಎಂದು ಕೊಂಡನು ಖಾಸಿಂಖಾಫ.

ಬೆಳಗಾಯಿತು. ನೌಪತ್ತು ನಗಾರಿಯಾಯಿತು ಸುಪ್ತವಾಗಿದ್ದ ಆ ವಾಹಿನಿಯು ಎದ್ದು ನಿತ್ಯಕರ್ಮಗಳಲ್ಲಿ ತೊಡಗಿದೆ ಆಮೇಲೆ ಸೈನ್ಯಕರೆಲ್ಲಾ ದಿರಸುಗಗಳನ್ನು ಹಾಕಿಕೊಂಡು ಕವಾಯಿತು ಮಾಡಿದರು. ದರಬಾರು ಮಂಟಪದ ಮುಂದಿನ

ಅಂಗಳದಲ್ಲಿ ಸರದಾರರೆಲ್ಲಾ ಬಂದು ಧ್ವಜವನ್ನು ಎತ್ತಿ ಕಟ್ಟಿದರು 'ಇಂದುಧ್ವಜ'ಕ್ಕೆ ಮುಜರೆ ಮಾಡಿದರು ಈ ದಿನ ಈ ಕನಾಯಿತುಮುಜರೆಗೆ ಸುಲ್ತಾನರು ಬಂದಿಲ್ಲಾ. ದಿನಾನ್ ಮಹಮದಾಲಿಯವರು ಬಂದಿಲ್ಲ ಕಛೇರಿಯ ಭಕ್ತಿಗಳಾದ ಜನಾಲ್ದೀನರೇ ಮುಜರೆಯ ಮರ್ಯಾದೆಯನ್ನೂ ಸ್ವೀಕರಿಸಿದರು. ಖಾಸಿಂಖಾನನಿದ್ದು ಪ್ರಾತರ್ವಿಧಿಗಳನ್ನು ತೀರಿಸಿ ಅಂಗರೇಕನ್ನು ಧರಿಸಿದನು ಉಷ್ಟೀಷವನ್ನಿಟ್ಟುಕೊಂಡನು ನಡುಕಟ್ಟು ಕಟ್ಟಿದನು ಎದರಲ್ಲಿ ದೀರ್ಘವಾದ ಕತ್ತಿಯು ಪ್ರಕಾಶಮಾನವಾಗಿದೆ ಆಡ್ಯತೆಯಿಂದ ಬಂದು ತನ್ನ ಡೇರೆಯ ಬಾಗಲಲ್ಲಿ ನಿಂತನು ಈ ಕನಾಯಿತು ಮುಜರೆಯನ್ನು ನೋಡುತ್ತಾ ನಿಂತನು ಮೊದಲು ಘೌಜುದಾರರ ಮುಜರೆಯಾಯಿತು ಅನಂತರ ಸೈನಿಕರು ಗುಂಪುಗುಂಪಾಗಿ ನಾಲು ಗಟ್ಟಿ ಬಂದು ಮುಜರೆ ಮಾಡಿ ಆ ಮಂಟಪವನ್ನು ಸುತ್ತ ಕಟ್ಟಿ ಹೋಗುತ್ತಿದ್ದರು ಇದನ್ನು ನೋಡುತ್ತ ನಿಂತನು. ಎಲ್ಲರೂ ಖಾಸಿಂಖಾನನನ್ನು ನೋಡುತ್ತ ಹೋದರು ಕೆಲವರು ಅವನನ್ನು ನೋಡಿ ಗೌರವದ ಸಲಾಂ ಮಾಡಿ ಹೋದರು ಕೆಲವರು ನಗು ಮುಖ ಮಾಡಿ ಹೋದರು ಅಂತೂ ಎಲ್ಲರೂ ಈ ವ್ಯಕ್ತಿಯ ಕಡೆಗೆ ಒಂದು ವಿಶೇಷ ದೃಷ್ಟಿಯಿಂದ ನೋಡುತ್ತಾ ಹೋದರು ಖಾಸಿಂಖಾನನು ಎಲ್ಲವನ್ನೂ ನೋಡಿದನು "ಸೈನ್ಯವು ಚೆನ್ನಾಗಿದೆ ಸೈನ್ಯದಲ್ಲಿ ಶಿಷ್ಟ ಇದೆ" ಎಂದುಕೊಂಡನು ಮುಜರೆಯ ಮುಗಿಯುತ್ತಲೇ ತುತ್ತೂರಿಯಾಯಿತು ಸರಿಯಾಗಿ ಪ್ರಾಧ ಕಾಲ ಒಂಬತ್ತು ಗಂಟೆ ಅಷ್ಟು ಹೊತ್ತಿಗೆ ಸರಿಯಾಗಿ ಸುಲ್ತಾನರು ಮಂತ್ರಾಲೋಚನೆಯ ಸಭೆಗೆ ಬಿಜಿಯ ಮಾಡಿದರು. ಅಲ್ಲಿ ಬಹಳ ಶಿಷ್ಟ, ಅಲ್ಲಿ ಬಹಳ ಕಟ್ಟುನಿಟ್ಟು ಆಸ್ಪದವಕರು ಬಿಚ್ಚು ಕತ್ತಿ ಪಹರೆ ಕೊಡುತ್ತಿದ್ದಾರೆ ಒಳಗೆ ಸುಲ್ತಾನರ ಮಂತ್ರಾಲೋಚನೆಯ ನಾಲ್ಕು ಮಂತ್ರಿಗಳು, ಸೇನಾಪತಿಗಳು, ಕಛೇರಿಭಕ್ತಿಗಳು, ದರಬಾರು ಭಕ್ತಿಗಳು ಹೀಗೆ ಎಂಟು ಹತ್ತು ಜನ ಸಮಾಪದ ಆಪ್ತಾಲೋಚನೆಯವರು ಕುಳಿತಿದ್ದಾರೆ. ಸುಲ್ತಾನರ ಸಮಾಪದಲ್ಲಿ ಸಮಗದ್ದುಗೆಯಲ್ಲಿ ದಿವಾನ್ ಮಹಮದಾಲಿಯವರು ಕುಳಿತಿದ್ದಾರೆ

ಸುಲ್ತಾನರು -ದಿನಾನರೇ! ವೈಸೂರುರಾಜ್ಯದಲ್ಲಿ ತಾವು ಸುಪ್ರತಿಷ್ಠಿತ ಸರದಾರರು. ದೊಡ್ಡನವಾಬರ ಆದರ ವಿಶ್ವಾಸಗಳಿಗೆ ಪಾತ್ರರು. ನಮ್ಮ ರಾಜ್ಯದ ಸರದಾರರಿಗೆಲ್ಲಾ ತಮ್ಮಲ್ಲಿ ಬಹಳ ಗೌರವ ನಮಗಂತೂ ತಮ್ಮಲ್ಲಿ ಪೂಜ್ಯಬುದ್ಧಿ. ಆದರೂ ನಿನ್ನೆಯ ದರಬಾರಿನಲ್ಲಿ ನಿಮ್ಮ ಪ್ರತಿರೋಧವು ಬಹಳವಾಯಿತು ನಮ್ಮ ಗೌರವಕ್ಕೆ ಅದು ಸ್ವಲ್ಪ ಕುಂದಕವನ್ನಂಟುಮಾಡುತ್ತದೆ

"ಖಾವಿಂದ್ ! ಈ ಗರೀಬನ ವರ್ತನದಿಂದ ಹುಜೂರಿನ ಗೌರವಕ್ಕೆ ಕುಂದು ಬರುವುದೆಂದರೆ ಈ ಶಿರಸ್ಸನ್ನು ಕತ್ತರಿಸಿ ಪಾವಕ್ಕೊಪ್ಪಿಸಬಲ್ಲೆ. ದೊಡ್ಡನವಾಬರು ಎಂಥಹ ಕಠಿಣ ಪ್ರಸಂಗದಲ್ಲಿಯೂ, ನನ್ನ ಮಾತಿಗೆ ಬೆಲೆಕೊಡುತ್ತಿದ್ದರು ಬೂದ

ಊರು ಕಾಳಗದಲ್ಲಿ ಗೋಪಾಲನಾಯಕರು ಒಂದು ಬಾರಿ ನನ್ನ ಕೈಗೆ ಸಿಕ್ಕಿಬಿದ್ದರು
 ಆಗಲೂ ಇಂಥದೇ ಒಂದು ಧರ್ಮ ಸಂಕಟವು ಬಂತು. ಆಗ ಅವರನ್ನು ಬಿಡಕೂಡ
 ಎಂದು ನನಾಬರ ಇಚ್ಛೆ ಬಿಟ್ಟು ಬಿಡಬೇಕೆಂದು ನನ್ನ ಹರ ನಾನು ಅವರನ್ನು
 ಬಿಟ್ಟು ಬಿಟ್ಟೆ ನನಾಬರು ಕೋಪದಿಂದ ಕೈ ಬೆರಳು ಕಡಿದರು ಛಿಲ್ಲೆಂದು ರಕ್ತವು
 ಬಂತು ಅಷ್ಟು ಪಳೆಯ ಕೋಪ ಅದೇ ಕೋಪದಿಂದ ಅದೇ ಕೈಯಿಂದ ನನ್ನ
 ತಲೆಯನ್ನು ಹಾರಿಸಿಬಿಟ್ಟಿದ್ದರೆ ಇಂದು ಈ ಸ್ವಧಾರಕ್ಕೆ ಈ ಗರೀಬನಿಂದ ಅಪಚಾರ
 ನಾಗುತ್ತಿರಲಿಲ್ಲ ನನಾಬರು ನಕ್ಕು “ಬೇಕೂಫ್, ಹೋಗು ಇಂದಿನ ಯುದ್ಧ
 ನನ್ನು ನೀನೇ ಮಾಡು” ಎಂದು ಹೇಳಿದರು ಅಂದಿನ ಯುದ್ಧದಂಥಾ ತುಮಲಿ
 ಯುದ್ಧವನ್ನು ನನ್ನ ಜನ್ಮದಲ್ಲಿ ನಾನು ನೋಡಿಲ್ಲ ಹಗಲೇ ಕತ್ತಲಾಗಿ ಹೋಗಿತ್ತು.
 ಹೈದರಲೀಖಾನರ ಶರೀರದಲ್ಲಿ ಮೂವತ್ತು ಗಾಯಗಳಾಗಿತ್ತು ಕಟ್ಟಕಡೆಯಲ್ಲಿ ಅವರು
 ತಲೆ ತಿರುಗಿ ಕುದುರೆಯಿಂದ ಬೀಳಬೇಕು. ಅಷ್ಟರಲ್ಲಿ ನನ್ನ ಕುದುರೆಯನ್ನು ಚುಕಾ
 ಯಿಸಿ ಅವರನ್ನು ಹಿಂದಿರುಕೊಂಡೆ ಕುಗ್ಗಿದ ಧ್ವನಿ, ಒಣಗಿದ ಗಂಟಲು, “ಬೇಕೂಫ್!
 ಅಲ್ಲಿ ಗೋಪಾಲನಾಯಕರ ಶರೀರವು ಬಿದ್ದಿದೆ” ಎಂದು ಕತ್ತಿಯಿಂದ ತೋರಿಸಿದರು.
 ಅದರ ಸಮಾಪಕ್ಕೆ ಅವರನ್ನು ಕರೆದುಕೊಂಡು ಹೋಗಿ ನಿಲ್ಲಿಸಿದೆ ಹೈದರಲಿಯವರ
 ಕೈ ನಡುಗುತ್ತಿತ್ತು ಆ ಕೈಯಿಂದಲೇ ಗೋಪಾಲನಾಯಕನ ಕೈ ಎತ್ತಿ ಚುಂಬಿಸಿದರು.
 ಗೋಪಾಲನಾಯಕನ ಶರೀರದಲ್ಲಿ ಬಹಳ ಯಾತನೆ ಇತ್ತು ಆಗಲೂ ಕಣ್ಣು ಬಿಟ್ಟು
 ನೋಡಿದ. ಆ ವಿಶಾಲವಾದ ರೌದ್ರನೇತ್ರದಲ್ಲಿ ನೀರುಬಂತು ಮತ್ತೊಂದು ಕೈ
 ನನ್ನ ಮೇಲೆ ಹಾಕಿದ ಆ ಯಾತನೆಯಲ್ಲಿಯೂ ಒಂದು ನಗುವನ್ನು ನಕ್ಕು! ಏನೋ
 ಹೇಳಬೇಕೆಂದು ತುಟಿ ಅಲ್ಲಾಡಿತು. ಪ್ರಾಣವು ಹಾರಿಕೋಯಿತು ನಾನು ಹೈದ
 ರಲಿಯವರನ್ನು ಅರ್ಧಜ್ಞಾನಾವಸ್ಥೆಯಲ್ಲಿ ತಿಬಿರಕ್ಕೆ ತಂದೆ ರಾತ್ರಿ ಹತ್ತು ಗಂಟೆಗೆ
 ಸರಿಯಾಗಿ ಜ್ಞಾನಬಂತು, “ಗೋಪಾಲನಾಯಕರು ಸತ್ತು ಹೋದರೆ” ಎಂದು ಕೇಳಿ
 ದರು “ಹೌದು” ಹುಜೂರು ಎಂದು ಉತ್ತರಕೊಟ್ಟೆ ಅವರ ಕಣ್ಣಿನಲ್ಲಿ ನೀರು
 ಬಂತು “ಅವನೊಬ್ಬ ಮಹಾವೀರ ಇಂದಿನ ಜಯವು ನಿಜವಾದ ಜಯ”
 ಎಂದರು ಅಂತಹ ಜಯವನ್ನು ನಾವು ಆಶಿಸಬೇಕು ಹುಜೂರು! ಅಂದಿನ ಪ್ರಕ
 ರಣವನ್ನೂ ಇಂದಿನ ಪ್ರಕರಣವನ್ನೂ ತಾವು ಹೋಲಿಸಿ ನೋಡೋಣವಾಗಲಿ”

“ದಿನಾನರೇ! ನಾವು ವಿಶಾಲವಾದ ದೊಡ್ಡ ರಾಜ್ಯವನ್ನು ಕಟ್ಟಿದ್ದೇವೆ ಆಯಾ
 ಪ್ರಾಂತದಲ್ಲಿ ಅನೇಕ ದಿನಾನರನ್ನು ನೇಮಿಸಿದ್ದೇವೆ. ಇನ್ನೂ ರಾಜ್ಯಭಾರದ ಮೊದಲು,
 ಈಗಲೇ ಬಿಕ್ಕಟ್ಟು ತಪ್ಪಿಹೋದರೆ ಹೇಗೆ ತಾನೆ ಅಧಿಕಾರ ನಡೆಯಬೇಕು? ನಮ್ಮ
 ಭೀತಿಯು ಎಲ್ಲರಿಗೂ ಇರಬೇಕು. ಅದಕ್ಕಾಗಿ ತಪ್ಪು ಮಾಡಿದ ಖಾಸಿಂಖಾನನಿಗೆ
 ತಕ್ಕ ಶಿಕ್ಷೆ ವಿಧಿಸಿದೆವು. ಅದರಲ್ಲಿ ತಪ್ಪೇನಿದೆ?”

“ನಗರಕ್ಕೆ ಸುಲ್ತಾನರು ಬರುತ್ತಲೇ ಮೊದಲು ಅಧಿಕಾರಿಯನ್ನು ಗಲ್ಲಿಗೆ ಹಾಕುವುದೇ ರಾಜಕಾರ್ಯವೆ? ಇಲ್ಲಿ ನಾವುಗಳು ಗಳಿಸಿರುವ ಜಯವಾದರೂ ಏನು?”

“ನಿಮ್ಮನ್ನು ಸೈನ್ಯ ಸಮೇತ ಕಳಿಸಿದ್ದೇಕೆ? ನೀವು ನಗರವನ್ನು ಜಯಿಸಿಬರಲಿಲ್ಲವೇ?”

“ನಗರದಲ್ಲಿ ಯುದ್ಧಪ್ರಮೇಯವೇ ಇಲ್ಲ ಅಲ್ಲಿ ಜಯಿಸುವುದೆಂದರೇನು? ನಮ್ಮ ರಾಜ್ಯವನ್ನು ನಾವು ಒಪ್ಪಿಸಿಕೊಂಡೆವು. ಅಷ್ಟೆ.”

“ಹಾಗಾದರೆ ನಗರವನ್ನು ನಾವು ಈಗ ಪರಾಕ್ರಮದಿಂದ ಜಯಿಸಲಿಲ್ಲವೇ?”

“ಇಲ್ಲ, ನಗರದಲ್ಲಿ ಪರಾಕ್ರಮವು ಅಷ್ಟು ಸುಲಭವಾಗಿ ಹಾಯುವುದಿಲ್ಲ.”

“ನಗರದ ಮೇಲೆ ಯುದ್ಧಮಾಡಲು ನೀವು ಹಿಂಜರಿಯುವಿರಾ? ಯುದ್ಧ ಮಾಡಲಾರರಿರಾ?”

“ಅಲ್ಪಾಬತ್! ಯುದ್ಧ ಪ್ರಸಂಗವು ಬಂದರೆ ಯುದ್ಧ ಮಾಡುತ್ತೇನೆ ಈ ಶರೀರದಲ್ಲಿ ರಕ್ತಬಿಂದುವಿರುವವರೆಗೆ, ಈ ಮುಂಡದ ಮೇಲೆ ರುಂಡವಿರುವವರೆಗೆ ತಮ್ಮ ಸೇವೆಗಾಗಿ ಈ ಗರೀಬನು ಯುದ್ಧ ಮಾಡುತ್ತಾನೆ.”

“ಇಯಜ್‌ಖಾನರ ಮೇಲೆ ಯುದ್ಧ ಬಂದರೂ ತಾವು ಯುದ್ಧ ಮಾಡುವಿರಾ?”

“ಸನ್ನಿಧಾನದ ಮೇಲೆ ಕೈಯೆತ್ತಿದರೆಂದರೆ ಈ ಜಗತ್ತಿನ ಮೇಲೆಲ್ಲಾ ಒಂದು ಸಾರಿ ನನ್ನ ಕತ್ತಿಯನ್ನು ಬೀಸಬಲ್ಲೆ.”

“ಇಯಜ್‌ಖಾನರು ಹೇಡಿಗಳಂತೆ ಓಡಿಹೋಗಲಿಲ್ಲವೋ? ಅವರನ್ನು ನಾವು ಗೆದ್ದಿಲ್ಲವೋ?”

“ಇಲ್ಲ, ಅವರನ್ನು ತಾವು ಗೆದ್ದಿಲ್ಲ.”

“ನಾವು ಇಯಜ್‌ಖಾನರನ್ನು ಗೆದ್ದಿಲ್ಲ. ನಗರವನ್ನು ಜಯಿಸಲಿಲ್ಲ ಹಾಗಾದರೆ ಇಷ್ಟು ಸೈನ್ಯಸನ್ನಾಹದೊಂದಿಗೆ ಇಲ್ಲಿಗೆ ಬಂದುದೇಕೆ?”

“ನಮ್ಮ ರಾಜ್ಯವನ್ನು ನಾವು ಒಪ್ಪಿಸಿಕೊಳ್ಳುವುದಕ್ಕೆ.”

“ನನಗೆ ಅದು ಇಷ್ಟವಿಲ್ಲ ನಗರವನ್ನು ಗೆದ್ದು, ಇಯಜ್‌ಖಾನರನ್ನು ಜಯಿಸಿ ನಾವು ರಾಜಧಾನಿಗೆ ಹಿಂದಿರುಗಬೇಕು.”

“ಹಾಗಾದರೆ ನಗರದ ರಾಜ್ಯದಿಂದ ಶಿಬಿರವನ್ನು ಹೊರಗೆ ಹೊಡಿರಿ ನಗರದ ಶೀಮೆಯಲ್ಲೆಲ್ಲಾ ಯುದ್ಧದ ಡಂಗೂರವನ್ನು ಹೊಡೆಸಿರಿ ಇಯಜ್‌ಖಾನರು ವೀರರಾದರೆ ಯುದ್ಧಕ್ಕೆ ಬರಬೇಕೆಂದು ಸಾರಿಸಿರಿ ಯುದ್ಧವು ಪ್ರಾಪ್ತವಾಗುವುದು ನನ್ನ ಕಡೆಯ ಈ ನಯಸ್ಸಿನಲ್ಲಿ ಒಂದು ಮಹಾ ಕುರುಕ್ಷೇತ್ರವನ್ನು ನೋಡಿಬಿಡುತ್ತೇನೆ.”

“ಇಯಜ್‌ಖಾನರು ತಮ್ಮ ಕೈಯಿಂದಲೇ ಮೃತಿಹೊಂದುವ ಪ್ರಸಂಗವು ಬಂದರೆ?”

“ಈ ಗರೀಬನಿಗೆ ಅದೊಂದು ಅಜರಾಮರವಾದ ಕೀರ್ತಿ ”

“ದಿವಾನರೇ! ಮಂತ್ರಿಗಳೇ, ಸರದಾರರೇ, ಎಲ್ಲರೂ ಕೇಳಿರಿ, ಇದು ನನ್ನ ಪ್ರತಿಜ್ಞೆ! ಇಯಜ್ಞಖಾನರನ್ನು ಜಯಿಸಿಲ್ಲವೆಂಬುದು ನಿಜ ನಗರವು ನಮ್ಮದಲ್ಲವೆಂಬುದು ಸತ್ಯ ನಾನು ಇಟ್ಟ ಕಜ್ಜಿಯನ್ನು ಹಿಂದಕ್ಕೆ ಕೊಂಡುಹೋಗುವುದಿಲ್ಲ. ಇಯಜ್ಞಖಾನರನ್ನು ಜಯಿಸಿದಲ್ಲದೇ ಇಲ್ಲಿಂದ ಬೀಡು ಎತ್ತುವುದಿಲ್ಲ ದಿವಾನರು ಹೇಳದಂತೆ ನಗರದ ತೀಮೆಯಲ್ಲಿಲ್ಲಾ ಡಂಗೂರ ಹೊಡೆಸಿರಿ ಈ ಖಾಸಿಂಖಾನನನ್ನು ಪ್ರಾಣಸಹಿತ ಬಿಡುವುದಿಲ್ಲ ಇವನನ್ನು ಗಲ್ಲಿಗೆರಿಸಿ ಇಯಜ್ಞಖಾನರು ರೋಷದಿಂದ ಯುದ್ಧಕ್ಕೆ ಬರುವಂತೆ ಮಾಡುತ್ತೇನೆ ನೋಡೋಣ ಈ ನಗರದ ಸತ್ಯವೆಷ್ಟಿದೆ ಯೆಂದು ನಗರದ ದಿವಾನನಾದ ಖಾಸಿಂಖಾನನನ್ನು ಗಲ್ಲಿಗೆರಿಸುವುದರಿಂದಲೇ— ಇಯಜ್ಞಖಾನರಿಗೆ ರಣವೀಳಯವನ್ನು ಕೂಡುತ್ತೇನೆ ”

ಮಹಮದಾಲಿಯವರು :—“ಅದು ಹೇಡಿಗಳ ಲಕ್ಷಣ! ಮೂಘರ ಲಕ್ಷಣ! ಮಿತ್ರನಾಗಿ ನಮ್ಮಲ್ಲಿ ಬಂದ ಖಾಸಿಂಖಾನನನ್ನು ಕೊಲ್ಲುವುದು ಅಲ್ಲಾನರಾಜ್ಯದಲ್ಲಿ ದೊಡ್ಡ ಹರಾಂ! ನಾನು ಖಡಾಖಡಿ ಯುದ್ಧಕ್ಕೆ ಒಪ್ಪುತ್ತೇನೆ ಈ ಹೇಡಿತನದ ಕೂಲಿಗೆ ನಾನು ಒಪ್ಪುವುದಿಲ್ಲ ದೊಡ್ಡ ನವಾಬರ ಯಶಸ್ಸಿನ ಮೇಲೆ ಆಣೆಯಿಟ್ಟು ಹೇಳುತ್ತೇನೆ ಮೈತ್ರಿಯಿಂದ ಸಮಾಪಕ್ಕೆ ಬಂದವರನ್ನು ಕೊಲ್ಲಿಸುವುದು ಕೊಲೆಗಡುಕ ತನ ಅದರಿಂದ ಮೈಸೂರಿಗೆ ಎಂದಿಗೂ ಮಾಸದ ಅಪಕೀರ್ತಿಯು ಬರುತ್ತದೆ” ಎಂದು ಉದ್ವೇಗದಿಂದ ನುಡಿದು, ಕೈಯಲ್ಲಿದ್ದ ಕತ್ತಿಯನ್ನು ಬಿಸಾಡಿ ಹೊರಟು ಹೋದನು

ಅಲ್ಲಿದ್ದವರೆಲ್ಲಾ ಕ್ಷಣಹೊತ್ತು ದಿಗ್ಭ್ರಮೆಗೊಂಡರು ಟಿಪ್ಪುವು ತುಟಕಚ್ಚಿದನು. ಆ ಕ್ರೋಧವು ಮಹಮದಾಲಿಯವರನ್ನು ಸುಟ್ಟುಬಿಡುವ ಕೋಪ ಹೃದರಾಲಿಯವರ ನೆನಪು ಬಂತು ಟಿಪ್ಪುವು ಕೈ ಕೈ ಹಿಸುಕಿಕೊಂಡು, “ಮುದುಕ! ಮೈಸೂರು ರಾಜ್ಯಕ್ಕೆ ಬಹಳ ಸೇವೆ ಮಾಡಿದವ ಇವನನ್ನು ಕ್ಷಮಿಸದಿದ್ದರೆ ಮತ್ತಾರನ್ನು ಕ್ಷಮಿಸುವುದು ” ಎಂದು ಹೇಳಿದನು ಖಿನ್ನವದನನಾಗಿ ಎದ್ದು ಹೊರಟುಹೋದನು ತಿಬರದಲ್ಲೆಲ್ಲಾ ಸಮಾಚಾರವು ಹರಡಿತು

ಮಧ್ಯಾಹ್ನ ಮೂರು ಗಂಟೆ ಸಮಯದಲ್ಲಿ ಮಂಗಳೂರು ಪ್ರಾಂತ್ಯವು ಪೂರ್ತಿ ಯಾಗಿ ಇಂಗ್ಲೀಷರ ಕೈವಶವಾಯಿತೆಂದು ವರ್ತಮಾನವು ಬಂತು ಆ ಪ್ರಾಂತ್ಯದ ಖಿಲ್ಲೇದಾರ್ ಹುಸೇನಾಲಿಯು ಬರೆದು ಕಳುಹಿಸಿದ್ದನು ಅದನ್ನು ಕಿಲ್ಲೇ ಭಕ್ಷಿಯವರು ತಂದು ಸುಲ್ತಾನರಲ್ಲಿ ಸುಲಾವಣೆಮಾಡಿದರು

ಈ ಸಮಾಚಾರವು ತಿಳಿಯಿತು ಇಪ್ಪತ್ತು ಸಾವಿರ ದಂಡು ಮಂಗಳೂರಿಗೆ

ಹೊರಡಬೇಕೆಂದು ಸುಲ್ತಾನರ ಅಪ್ಪಣೆಯಾಯಿತು ಘೋಷದಾರ್ ಬಕರುದ್ದೀಖಾನರು ಸೇನಾಪತಿಗಳಾಗಿ ಹೋಗಬೇಕೆಂದು ಅಪ್ಪಣೆಯಾಯಿತು.

ಸೈನ್ಯವು ಹೊರಟೇಬಿಟ್ಟಿತು. ಸುಮಾರು ಐದು ಗಂಟೆ ಸಮಯ. ಸುಲ್ತಾನರು ದಿವಾನರಿಗೆ ಕರೆಕಳಿಸಿದರು. ದಿವಾನರಿಲ್ಲ! ಬೇಹುಕಾರರು ಎಲ್ಲೆಲ್ಲಿಯೂ ಹುಡುಕಿದರು. ದಿವಾನರ ಸುಳಿವೇ ಇಲ್ಲ ಸುಲ್ತಾನನು ಕೇಳಿ ಗಾಬರಿಯಾದನು “ಈ ಹಾಳು ಮುದುಕನು ಎಲ್ಲಾದರೂ ಹೋಗಿ ಪ್ರಾಣ ಕಳೆದುಕೊಂಡಿರಬಹುದೇ? ಹಾಗಾದರೆ ಎಷ್ಟು ಅಪಕೃತಿ! ಇಲ್ಲ ಹಾಗಿರಲಾರದು ಗಟ್ಟಿ ಮುದುಕ! ವಿರಪುರುಷ ದುರ್ಮರಣವನ್ನು ಮಾಡಿಕೊಳ್ಳುವ ಹೇಡಿಯಲ್ಲ ಪಾಪ! ಅವನಂಥಾ ಸ್ವಾಮಿ ಭಕ್ತರಾರಿದ್ಧಾರೆ? ಈ ಖಾಸಿಂಖಾನನನ್ನು ಇಷ್ಟು ರೇಗಿಸಿ ಬಿಟ್ಟುಬಿಟ್ಟಿರ ಅಪಾಯವು ಹೆಚ್ಚು. ಅವನು ನಮ್ಮ ಮೇಲೆ ಛುಡಾಯಿಸಿದ್ದಾನೆ. ಆ ಇಯಜ್‌ಖಾನನು ಈ ಹುಡುಗನಿಗೆ ಇಷ್ಟು ತಲೆ ತಿರುಗುವಂತೆ ಮಾಡಿದ್ದಾನೆ ಅವನು ಸ್ವಲ್ಪ ಬಗ್ಗಿ ನಡೆದರೆ ಎಷ್ಟೋ ಉನ್ನತ ಸ್ಥಿತಿಗೆ ತರಬಲ್ಲೆ ಕೆಲವು ದಿವಸಗಳು ನಮ್ಮ ಶಿಬಿರದಲ್ಲೇ ಇದ್ದರೆ ಮಹಮದಾಲಿಯವರು ಈ ಹುಡುಗನನ್ನು ಪಳಗಿಸುತ್ತಾರೆ ಯುದ್ಧದಲ್ಲಿ ಇವನೊಬ್ಬ ಪ್ರಚಂಡ ಸೇನಾಪತಿಯಾಗುತ್ತಾನೆ ಅದರಿಂದಲೇ ಮಹಮದಾಲಿಗೆ ಇಷ್ಟು ಅಭಿಮಾನ. ಆದರೆ—ಆದರೆ—ನಗರವೋ! ಇಯಜ್‌ಖಾನನು ಇಲ್ಲೇ ಇದ್ದಾನೆ ಪಾಳೆಯಗಾರರನ್ನೆಲ್ಲಾ ಸೇರಿಸಿಕೊಂಡಿದ್ದಾನೆ. ಇಂಥಾ ಸ್ವರ್ಣಭೂಮಿ, ಇದು ಈಗ ಪೂರ್ಣವಾಗಿ ನಮ್ಮ ಸ್ವಾಧೀನವಾಗಿದ್ದರೆ ಎಂದೆಂದಿಗೂ ಈ ರಾಜ್ಯದ ಆಶೆಯು ನಮಗೆ ಇಲ್ಲವೇ ಇಲ್ಲ ಅದನ್ನು ಬಿಟ್ಟುಹೋಗುವುದೆಂತು? ಮಹಮದಾಲಿಯವರು ನಿಸ್ಸೀಮ ರಾಜಭಕ್ತರು ಅವರನ್ನೇ ನಗರದ ನವಾಬರಾಗಿ ಮಾಡಿದರೆ ಸದ್ಯಕ್ಕೆ ನಗರವು ನಮ್ಮ ಕೈಯಲ್ಲೇ ಇದ್ದಂತಾಗುತ್ತದೆ ದೌಲತ್ತೋ? ನಗರವನ್ನಾದರೂ ಬಿಟ್ಟುಹೋಗಬಲ್ಲೆ, ದೌಲತ್ತನನ್ನು ಬಿಟ್ಟು ಹೋಗಲಾರೆ ಇಯಜ್‌ಖಾನನಿಗೂ ನನಗೂ ಇರುವ ವಿರೋಧವೆಲ್ಲಾ ದೌಲತ್ತನಿಗಾಗಿಯೇ ಅವಳನ್ನು ಗೆಲ್ಲುವುದಕ್ಕಾಗಿಯೇ ಇಷ್ಟು ಸಮರ ಸನ್ನಾಹ ಇಯಜ್‌ಖಾನನು ಅದನ್ನು ತಿಳಿದೇ ದೌಲತ್ತನನ್ನು ಬಚ್ಚಿ—ಬಂಧನದಲ್ಲಿಟ್ಟು ಬೇಡದ ನಗರವನ್ನು ಬಿಟ್ಟುಕೊಟ್ಟಿದ್ದಾನೆ ಇಯಜ್‌ಖಾನನು ಶೂರನೇ ಹೌದು! ಆದರೆ ಯುದ್ಧದಲ್ಲೇಕೆ ತಪ್ಪಿಸಿಕೊಳ್ಳುತ್ತಾನೆ? ಒಂದು ಬಾರಿ ಎದುರಿಗೆ ಬಂದುಬಿಟ್ಟರೆ ಇತ್ಯರ್ಥವಾಗಿಬಿಡುತ್ತದೆ ಇರಲಿ! ಈ ನಗರದ ನವಾಬ ಗಿರಿಯನ್ನು ಮಹಮದಾಲಿಯವರಿಗೊಪ್ಪಿಸಿ ಮಂಗಳೂರಿನ ಯುದ್ಧದ ನೆನಪಿಂದ ಈ ಶಿಬಿರವನ್ನೆತ್ತದೆ ಇಲ್ಲೇ ಕೆಲವು ದಿವಸ ಕಳೆಯುತ್ತೇನೆ ಅಷ್ಟರಲ್ಲಿ ದೌಲತ್ತನ ಸಮಾಚಾರವು ಗೊತ್ತಾಗುವುದು. ಇಯಜ್‌ಖಾನನೂ ಒಂದು ಬಾರಿ ಸಂಧಿಸಿದರೂ ಸಂಧಿಸ

ಬಹುದು ಈ ಖಾಸಿಂಖಾನನು ಕ್ಷಮಾಪಣೆಯನ್ನು ಬೇಡಿದರೆ ಬಿಟ್ಟು ಬಿಡಬಹುದು” ಎಂದು ಯೋಚನೆಮಾಡುತ್ತಿದ್ದನು

ಅಷ್ಟರಲ್ಲಿ ಸನ್ನಿಧಾನದ ಕರೀಂಭಕ್ಷನು ಬಂದು ‘ಕುರ್ನಿಸಾತ್’ ಮಾಡಿದನು. ಮಹಮದಾಲಿಯವರು ಇಲ್ಲಿಯೇ ಸಮೀಪದಲ್ಲಿರುವ ಮತೀದಿಗೆ ಹೋಗಿದ್ದಾರೆಂದೂ, ನಮಾಜಿನಲ್ಲಿದ್ದಾರೆಂದೂ ಅವರು ಹೊರಗೆ ಬರುತ್ತಲೇ ಹುಜೂರಿನ ಅಪ್ಪಣೆಯನ್ನು ತಿಳಿಸುವಂತೆ ಒಬ್ಬನನ್ನು ಅಲ್ಲಿಗೆ ಬಿಟ್ಟು ಬಂದಿರುವುದಾಗಿ ಯೂ ಅರಿಕೆಮಾಡಿದನು.

ಸುಲ್ತಾನರು, “ಹೌದು ! ಶುಕ್ರವಾರ ದೊಡ್ಡ ದಿವಾನರು ದೊಡ್ಡ ಘಕೀರರೇ” ಎಂದರು

ಅಷ್ಟರಲ್ಲಿ ಪೃತೀಹಾರಿಯು ಒಳಗೆ ಬಂದು ಮುಜರಿ ಮಾಡಿದನು ಸುಲ್ತಾನರು ಕಣ್ಣಿಗೆ ನೋಡಿದರು ಖಾಸಿಂಖಾನನು ಬಾಗಿಲಿನಲ್ಲಿ ಬಂದು ಭೇಟಿಗಾಗಿ ಕಾದಿದ್ದಾನೆಂದು ಅರಿಕೆ ಮಾಡಿದನು ಸುಲ್ತಾನರಿಗೆ ಆಶ್ಚರ್ಯವಾಯಿತು ಖಾಸಿಂಖಾನನನ್ನು ಕರೆಕಳುಹಿಸದೇ ಬಾಗಿಲಲ್ಲಿ ಬಂದು ಕಾದಿದ್ದಾನೆ ತಮ್ಮ ಭೇಟಿಯನ್ನು ಆವೇಕ್ಷಿಸುತ್ತಾನೆ ನಾಮಾನ್ಯ ಮನುಷ್ಯನಂತೆ ಖಾಸಿಂಖಾನನು ಬರುವುದೆಂದರೆ ಸೋಜಿಗವಾಗಿದೆ—ಎಂದುಕೊಂಡು ಮರ್ಯಾದೆಯಿಂದ ಒಳಗೆ ಕರೆತರುವಂತೆ ಕರೀಂಭಕ್ಷನಿಗೆ ಆಜ್ಞಾಪಿಸಿದನು

ಕರೀಂಭಕ್ಷನು ಹೊರಗೆ ಬಂದು ಖಾಸಿಂಖಾನನಿಗೆ ಬಗ್ಗಿ ಸಲಾಮಾಡಿ ಒಳಗೆ ಬರುವಂತೆ ತಿಳಿಸಿದನು ಖಾಸಿಂಖಾನನು ಒಳಗೆ ಬಂದನು ಟಿಪ್ಪುಸುಲ್ತಾನನು ಹಸನ್ಮುಖದಿಂದ ಅವನನ್ನು ಸ್ವಾಗತಿಸಿ ಸಮೀಪದಲ್ಲಿದ್ದ ಆಸನದಲ್ಲಿ ಕುಳಿತು ಕೊಳ್ಳುವಂತೆ ಸನ್ನೆ ಮಾಡಿದನು

ಖಾನನು ಕುಳಿತುಕೊಳ್ಳಲಿಲ್ಲ ಆದರೆ ಮುಖಭಾವದ್ದೇನೂ ವ್ಯಗ್ರತೆ ಇರಲಿಲ್ಲ. “ಸುಲ್ತಾನರೇ ! ನಾನು ಸ್ವತಂತ್ರನಾಗಿದ್ದರೆ ತಮ್ಮನ್ನು ಬೀಳ್ಕೊಂಡು ಹೊರಡುತ್ತೇನೆ”

“ಖಾಸಿಂಖಾನ್ ! ನೀನು ಪೂರ್ಣ ಸ್ವತಂತ್ರನು ಆದರೆ ನಮ್ಮಲ್ಲೇ ಕೆಲವು ದಿವಸಗಳು ನಿನ್ನನ್ನು ಇಟ್ಟುಕೊಂಡಿರಬೇಕೆಂದು ನಮ್ಮ ಆಜ್ಞೆ”

“ಏನು ! ಸನ್ನಿಧಾನದ ನೌಕರನಾಗಿಯೇ ?”

“ಅಲ್ಲ ಮಿತ್ರರಾಗಿ”

“ರಾಜಾಧಿರಾಜರಾಧ ಮೈಸೂರಿನ ಸುಲ್ತಾನರಿಗೂ ರಾಜದ್ರೋಹಿಯಾದ ಈ ದಂಗೆಕೋರನಿಗೂ ಮೈತ್ರಿಯೆಂದರೇನು ? ತಾವು ನನ್ನನ್ನು ಹಾಸ್ಯ ಮಾಡೋಣಾ ಗುತ್ತಿದೆಯೇ ?”

“ನೀನು ರಾಜದ್ರೋಹಿಯೆಂದು ಒಪ್ಪಿ ಕೊಳ್ಳುವೆಯಾ ?”

“ಹೌದು ! ನೂರುಬಾರಿ ಒಪ್ಪಿಕೊಳ್ಳುವೆನು ”

“ನಿನಗೆ ಈ ದುರ್ಬುದ್ಧಿಗಳನ್ನು ಉಪದೇಶ ಮಾಡಿದವರಾರು ?”

“ತಾವು ! ಖುದ್ದು ಶ್ರೀರಂಗಪಟ್ಟಣದ ಸುಲ್ತಾನರವರು ”

“ನಿನಗೆ ನಿನ್ನಿನ ಪ್ರಕರಣದಿಂದ ಖೇದವಾಗಿದೆಯೋ ?”

“ಇಲ್ಲ ! ನಿನ್ನಿನ ಪ್ರಕರಣವು ಸಹಜವಾದದ್ದೇ ಆದರೆ ನಿನ್ನೆ ಪ್ರಾತಃಕಾಲದಲ್ಲಿ ತಾವು ಮಾಡಿದ ಪ್ರಲೋಭದಿಂದ ಮನಸ್ಸಿನಲ್ಲಿ ಭಲ ಹುಟ್ಟಿದೆ ”

“ಭಲವೇ ! ನೀನು ಇಲ್ಲಿ ಬಂದಿ ಎಂಬುದನ್ನು ಅರಿತಿರುವೆಯಾ ?”

“ಬಹಳೆ ! ಸುಲ್ತಾನರೇ ! ನಾನು ಈ ತಿಬಿರದಲ್ಲಿ ಬಂದಿಯೆಂದು ತಾವು ಭಾವಿಸಿದ್ದರೆ ಈ ನಗರದ ಶೀಮೆಯ ಮಧ್ಯದಲ್ಲಿ ತಾವು ಅಸಹಾಯವಾದ ಬಂದಿಗಳಾಗಿದ್ದೀರಿ. ತಮ್ಮನ್ನು ಮೈಸೂರಿನ ಹುಲಿ ಎನ್ನುತ್ತಾರೆ. ಆ ಹುಲಿಯು ಬಂದು ನಗರದ ಅರಣ್ಯದಲ್ಲಿ ನಮ್ಮ ಬಲೆಯಲ್ಲಿ ಸಿಕ್ಕಿಕೊಂಡಿದೆ ಇಯಜ್‌ಖಾನರು ನಗರವನ್ನು ಒಪ್ಪಿಸಿ ಹೇಗೆ ತೆಗೆದುಕೊಳ್ಳುತ್ತೀರೋ ನೋಡೋಣವೆಂದು ತಮಾಷೆ ನೋಡುತ್ತಿದ್ದಾರೆ ತಾವು ನಗರವನ್ನು ಕಟ್ಟಿ ಆಳಲಾರಿರಂದೇ, ಅವರು ಇಂಥಾ ರಾಜತಂತ್ರವನ್ನು ಹೂಡಿದ್ದಾರೆ ಹಿಂದೂಗಳು ಕಲ್ಲುದೇವರಿಗೆ ನೈವೇದ್ಯಮಾಡಿದಂತೆ ನಾನು ನಗರವನ್ನು ತಮಗೆ ನೈವೇದ್ಯಮಾಡಿದ್ದೇನೆ. ಸುಲ್ತಾನರೇ ! ತಾವು ಇಷ್ಟು ದೊಡ್ಡ ಸೈನ್ಯವನ್ನು ತಂದಿದ್ದಕ್ಕೆ ಇಯಜ್‌ಖಾನರು ಈ ತಂತ್ರವನ್ನು ಹೂಡಿದರು. ಯುದ್ಧವಾಗಿದ್ದರೆ ಮೈಸೂರಿಗೆ ಹಾನಿ ತಟ್ಟುತ್ತದೆಂದು ಮಹಮದಾಲಿಯವರೇ ಮುಂತಾದ ವೃದ್ಧರ ಮಾತು. ಯುದ್ಧವಾದರೆ ವೀರರಿಗೆ ಒಂದು ಹಬ್ಬವಾಗುತ್ತದೆಂದು ನಮ್ಮಂಥಾ ತರುಣರ ಆಶೆ ”

“ಖಾಸಿಂಖಾ! ಯುದ್ಧವಾಗುತ್ತದೆ, ಚಿಂತಿಸಬೇಡ ಇಯಜ್‌ಖಾನರು ಈ ನಗರದ ಶೀಮೆಯಲೇ ಇದ್ದಾರೆಂದು ನಾನು ಬಹಳೆ ನಾನು ಯುದ್ಧಮಾಡದೆ ಹೋಗುವುದಿಲ್ಲ. ಈ ಭೂಮಿಯಮೇಲೆ ಟಿಪ್ಪುಸುಲ್ತಾನನೋ ಇಯಜ್‌ಖಾನನೋ ಇಬ್ಬರಲ್ಲೊಬ್ಬರು ಬದುಕಿರಬೇಕು ಈ ಜಗತ್ತಿನಲ್ಲಿ ನಮ್ಮಿಬ್ಬರಿಗೂ ಸ್ಥಳವಿಲ್ಲ ಆದರೆ ಇಯಜ್‌ಖಾನರು ತಪ್ಪಿಸಿಕೊಂಡಿದ್ದಾರೆ. ಅವರನ್ನು ಯುದ್ಧಕ್ಕೆ ನಿಲ್ಲುವಂತೆ ಮಾಡಬೇಕು. ಅಂಥದೊಂದು ಕಾರ್ಯವನ್ನು ಮೊದಲು ಮಾಡಬೇಕೆಂದಿದ್ದೇನೆ.”

“ತಾವು ಅಷ್ಟು ಶ್ರಮವಹಿಸಬೇಕಾಗಿಲ್ಲ ನಾಳೆ ಮಧ್ಯಾಹ್ನದೊಳಗಾಗಿ ತಮ್ಮ ಸೈನ್ಯವೆಲ್ಲವೂ ತಲ್ಲಣಿಸುವಂತಹ ಯುದ್ಧವನ್ನು ಕಟ್ಟುತ್ತೇನೆ ”

“ಇಲ್ಲ ! ಖಾಸಿಂಖಾ ! ನಿನ್ನನ್ನು ಇಂದೇ ಗಲ್ಲಿಗೆ ಕಟ್ಟಿಸಿ ಯುದ್ಧ ಭೂಮಿಯನ್ನು ನಾನೇ ನಿರ್ಮಾಣಮಾಡುತ್ತೇನೆ.”

“ಇಲ್ಲ ! ನೀವು ಸುಳ್ಳು ಹೇಳುತ್ತೀರಿ ನನ್ನನ್ನು ಹೆದರಿಸುತ್ತೀರಿ. ನಾನು ಇದೆ ಕೃಲ್ಯಾ ಬೆದರುವವನಲ್ಲ ನನ್ನನ್ನು ಗಲ್ಲಿಗೆ ಹಾಕಿಸಬಲ್ಲ ಸುಲ್ತಾನರು ನಿನ್ನೆ ಏಕೆ ಸಭೆಯಲ್ಲಿ ಅಷ್ಟೊಂದು ಅಟ್ಟಹಾಸ ಮಾಡಿ ಸುಮ್ಮನಾದಿರಿ ?”

“ದಿವಾನರ ಮಾತಿಗಾಗಿ ಒಂದು ದಿನ ಸಿನಗೆ ಪ್ರಾಣದಾನ ಮಾಡಿದೆ ಖಾಸಿಂ ಖಾನ್ ! ನಿನ್ನಂತಹ ವೀರಪುರುಷರ ಪ್ರಾಣದಾನಮಾಡಲು ನನಗೆ ಬಹಳ ಸಂತೋಷ ನಿನ್ನನ್ನು ಬಿಟ್ಟುಬಿಡುತ್ತಿದ್ದೆ ನೀನು ನಮ್ಮ ಕಡೆಯೇ ಯುದ್ಧ ಮಾಡಿದರೂ ಅದೊಂದು ಸಂತೋಷದ ವಿಷಯವೇ ನಿನ್ನ ಮೇಲೆ ದಯೆಯಿಂದಲ್ಲ ನೀನು ವೀರ ಪುರುಷನೆಂದು ಈಗೊಂದು ರಾಜಕಾರಣಕ್ಕಾಗಿ ನಿನ್ನನ್ನು ಗಲ್ಲಿಗೆರಿಸಬೇಕಾಗಿದೆ ಇಯಜ್‌ಖಾನನನ್ನು ರೇಗಿಸುವುದಕ್ಕೆ ನಿನ್ನನ್ನು ಬಲಿ ಕೂಡಬೇಕಾಗಿದೆ ಈ ನಗರದ ಶೀಮೆಯಲ್ಲಿ ಕಿಚ್ಚಿಬ್ಬಿಸುವುದಕ್ಕೆ ನಿನ್ನನ್ನು ಗಲ್ಲಿಗೆರಿಸಬೇಕಾಗಿದೆ ಇಂದು ರಾಜಕಾರಣಕ್ಕಾಗಿ ನಿನ್ನನ್ನು ವಧೆ ಮಾಡಿಸುತ್ತೇನೆ ಅದರಿಂದ ಈ ನಗರದ ಶೀಮೆಯು ಪ್ರಕ್ಷುಬ್ಧವಾಗುತ್ತದೆಂದು ನಾನು ಬಲ್ಲೆ ಅಂತಹ ಕ್ಷೋಭೆಯನ್ನೆಬ್ಬಿಸಿ ಈ ರಾಜ್ಯವನ್ನು ಕಲಕಿ ಯುದ್ಧವನ್ನೆಬ್ಬಿಸುತ್ತೇನೆ ಆಗ ಇಯಜ್‌ಖಾನನೂ ಬಂದು ಯುದ್ಧಕ್ಕೆ ನಿಲ್ಲಲೇ ಬೇಕು”

“ನೀವು ಈ ವೀರಭೂಮಿಯನ್ನು ಕಲಕಿದರೆ ಈ ಐವತ್ತು ಸಹಸ್ರ ಸೃಷ್ಟವನ್ನು ಬಲಿ ಕೊಡುತ್ತೀರಿ”

“ನೊಂದಲು ನಿನ್ನನ್ನು ಬಲಿಕೊಡುತ್ತೇನೆ ಆಮೇಲೆ ಮುಂದಿನ ನೂತು”

ಅಷ್ಟರಲ್ಲಿ ಅಂಗರಕ್ಷಕರು ನಾಲ್ಕು ಕಡೆಯಿಂದ ಹಗ್ಗವನ್ನು ಬೀಸಿ ಹೆಟಾತ್ತಾಗಿ ಖಾಸಿಂಖಾನನನ್ನು ಕೆಡವಿದರು ಕೈಕಾಲುಗಳಿಗೆ ಬೇಡಿಗಳನ್ನು ಹಾಕಿ ಪಂಜರದಲ್ಲಿ ಬಂಧಿಸಿದರು

ಟಿಪ್ಪುಸುಲ್ತಾನನು ಕ್ರೋಧಾವಿಷ್ಟನಾಗಿ ಮರಣದ ಆಜ್ಞೆಯನ್ನು ಸ್ವದಸ್ತೊರು ಬರೆದು ಕಳುಹಿಸಿದನು ಕಛೇರಿಯ ಭಕ್ಷಿಗಳಾದ ಜಲಾಲುದ್ದೀನ್‌ರವರೇ ಖುದ್ದಾಗಿ ಇದ್ದು, ಖಾಸಿಂಖಾನನನ್ನು ಗಲ್ಲಿಗೆ ಹಾಕಿಸಬೇಕೆಂದು ಅವ್ಯಕ್ತಮಾಡಿದನು ಅಸ್ತಮಾನವಾಗುವುದೊರಳಗಾಗಿ ಖಾಸಿಂಖಾನನ ತಲೆಯನ್ನು ತಂದು ತೋರಿಸಬೇಕೆಂದು ಹುಕ್ಕುಂ ಮಾಡಿದನು

ಅವಸರದಿಂದ ಓಲೇಕಾರನು ತಂದು ಭಕ್ಷಿಗಳಿಗೆ ಒಪ್ಪಿಸಿದನು ಅದು ತಕ್ಷಣ ಜಾರಿ ಆಗಬೇಕಾದ ಹುಕ್ಕುಂ. ಶಿಬಿರದ ಹೊರಗಡೆ ಹಬ್ಬಾಗಿಲಿನ ಮುಂದುಗಡೆ ಕುದುರೆಯ ರಾಹುತನು ಸಾಲಾಗಿ ನಿಂತರು ಅದರ ಒಳಸುತ್ತಿನಲ್ಲಿ ಸರದಾರರು ಸಶಸ್ತ್ರರಾಗಿ ನಿಂತರು ಶೂಲದ ಮರವನ್ನು ಎತ್ತರವಾದ ಮಧ್ಯ ಪ್ರದೇಶದಲ್ಲಿ ತಂದು ಸ್ಥಾಪಿಸಿದರು. ಅದರ ಸುತ್ತಲೂ ಬಿಚ್ಚುಗತ್ತಿಯ ಪಹರೆಯವರು ನಿಂತರು ಇಷ್ಟೆಲ್ಲಾ

ಶಿಸ್ತು ಒಂದು ಕ್ಷಣದಲ್ಲಿ ಭಕ್ಷಿಯವರ ಹುಕುಂ ಮೇರೆ ಸಜ್ಜಾ ಯಿತು. ನಾಲ್ಕು ಕಡೆಯೂ ಸರದಾರರುಗಳು ಬಿಚ್ಚುಗತ್ತಿಯ ಪಹರೆಯಿಂದ ರಾಜದ್ರೋಹಿಯನ್ನು ಕರೆತಂದರು. ವಧ್ಯಸ್ಥಾನಕ್ಕೆ ತರುವಾಗ ರಕ್ತವಸ್ತ್ರಗಳನ್ನು ಹೊದಿಸಿದ್ದರು ರಕ್ತಮಾಲೆಯನ್ನು ಕೊರಳಿಗೆ ಹಾಕಿದ್ದರು. ಬೇಡಿಗಳಿಂದಲೇ ವಧ್ಯಸ್ಥಾನಕ್ಕೆ ಕರೆತಂದರು. ಅವನ ಧೈರ್ಯ ಸ್ಥೈರ್ಯಗಳನ್ನು ನೋಡಿ ಅಲ್ಲಿದ್ದವರಿಗೆಲ್ಲಾ ಆಶ್ಚರ್ಯವಾಯಿತು ಆ ವೀರನ ಮುಖದಲ್ಲಿ ಸ್ವಲ್ಪವೂ ಕಳೆಗುಂದಿರಲಿಲ್ಲ ಅವನು ಗಂಭೀರಮುದ್ರೆಯಿಂದ ಗಂಭೀರವಾಗಿ ಅಡಿ ಇಡುತ್ತ ವಧ್ಯಭೂಮಿಗೆ ಬಂದನು ಕಛೇರಿ ಭಕ್ಷಿಗಳು ಮುಂದೆ ಬಂದರು ಗಲ್ಲು ಮರದ ಕೆಳಗೆ ನಿಲ್ಲಿಸಿದರು ಗಲ್ಲಿಗೆ ಹಾಕುವ ಭಟರು ಕಪ್ಪು ಬಟ್ಟೆಯನ್ನು ಧರಿಸಿದ್ದಾರೆ ಅವರ ಮುಖಗಳೂ ಮುಸುಕಿನಿಂದ ಮುಚ್ಚಲ್ಪಟ್ಟಿವೆ ಕಣ್ಣುಗಳು ಮಾತ್ರ ಕಾಣುವಂತೆ ಕರೀ ಕುಲಾವಿಯನ್ನು ಧರಿಸಿದ್ದಾರೆ ಗಲ್ಲುಮರದ ಎರಡು ಪಾರ್ಶ್ವದಲ್ಲಿಯೂ ನಿಂತಿದ್ದಾರೆ ಬಿಚ್ಚುಗತ್ತಿಯ ಸರದಾರರು ಅವರ ಮಧ್ಯದಲ್ಲಿ ಖಾಸಿಂಖಾನನನ್ನು ಕರೆದು ನಿಲ್ಲಿಸಿದರು ಮೇಲೆ ರಕ್ತತ್ಯವೆಯಿಂದ ಪಾಶವು ನೇತಾಡುತ್ತಿದೆ ಅಲ್ಲಿ ನೆರೆದಿದ್ದ ಸೈನಿಕರ ಸಂಖ್ಯೆಯು ಹತ್ತುಸಾವಿರಕ್ಕೆ ಮೀರಿದೆ ಅಷ್ಟು ಜನರೂ ಆ ವೀರಾಗ್ರೇಸರನ ವೀರ ಮರಣವನ್ನು ನೋಡುತ್ತಿದ್ದಾರೆ ಕೆಲವರು ತಮ್ಮಲ್ಲೇ “ವಿಧಿ ಸಂಕಲ್ಪವು ಎಷ್ಟು ವಿಚಿತ್ರವಾದುದು. ನಿನ್ನೆ ರಾಜಸಭೆಯಲ್ಲಿ ಮರ್ಯಾದೆಯನ್ನು ಪಡೆದ ವೀರನು ಈ ದಿನ ಗಲ್ಲುಮರದ ಶಿಕ್ಷೆಗೆ ಅಣಿಯಾಗಿ ಬಂದಿರುವನಲ್ಲ” ಎಂದುಕೊಳ್ಳುತ್ತಾರೆ ದಿವಾನಗರಿಯನ್ನು ಸ್ವೀಕರಿಸುವಾಗಲೂ ಗಲ್ಲಿಗೆರುವಾಗಲೂ ಆ ವೀರನಲ್ಲಿ ಒಂದೇ ದಿಟ್ಟತನವಿತ್ತು ಅದನ್ನು ನೋಡಿ ದರಬಾರಿನ ಸರದಾರರೆಲ್ಲಾ ಆಶ್ಚರ್ಯಚಕಿತರಾಗಿಹೋಗಿದ್ದಾರೆ

ಸೂರ್ಯನು ಅಸ್ತಾಚಲವನ್ನು ಏರುತ್ತಿದ್ದಾನೆ ಆ ರಕ್ತ ಕಿರಣಗಳಿಂದ ಭೂಮ್ಯಾಕಾಶಗಳೆಲ್ಲಾ ರಕ್ತಮಯವಾಗಿದೆ ಈ ಭೂಮಿಯಲ್ಲಿ ನಡೆಯುತ್ತಿರುವ ಸುಖಗಳನ್ನು ಲೆಕ್ಕಿಸದೇ ದಿನಮಣಿಯೂ ತನ್ನ ವಿಶ್ರಾಂತಿಗೃಹಾಭಿಮುಖನಾಗಿದ್ದಾನೆ ಈ ಉದ್ವಿಗ್ನವಾದ ಯೋಧವೃಂದವು ಸೂರ್ಯದೇವನ ಅಸ್ತವನ್ನು ಮರೆತು ಈ ವೀರನ ಗತಿಯಲ್ಲಿ ವ್ಯಗ್ರಚಿತ್ತವಾಗಿದೆ ಭಕ್ಷಿಯವರು ಬಂದು ಅಪರಾಧಿಯ ಹತ್ತಿರ ನಿಂತು ಕೊಂಡರು. ಆಗ ಆ ಜನಸಾಗರವು ನಿಶ್ಯಬ್ದವಾಯಿತು. ಅವರ ಕೈಯಲ್ಲಿ ಒಂದು ಲಕ್ಕೋಟಿಯಿತ್ತು. ಆ ಲಕ್ಕೋಟಿಯಿಂದ ಒಂದು ಕೆಂಪು ಕಾಗದವನ್ನು ತೆರೆದರು ಅದರಲ್ಲಿ ಮರಣದಂಡನೆಯು ವಿಧಿಸಲ್ಪಟ್ಟಿತ್ತು. ಒಕ್ಕಣೆಯು ಈ ಪರಿಯಾಗಿತ್ತು.

ಸಹಾಸಹಾ ಶ್ರೀರಂಗಪಟ್ಟಣದ ಸುಲ್ತಾನರು ಆಜ್ಞಾ ಪಿಸುವುದೇನೆಂದರೆ :—

“ನಗರದ ಖಾಸಿಂಖಾನರು ದಂಗೆಕೋರರಾದ ಇಯಜ್ ಖಾನರಿಗೆ ಬೆಂಬಲವಾಗಿ ಸಹಾಯಮಾಡಿದ್ದಾರೆ. ನಗರದ ತೀಮೆಯ ಪಾಳೆಯಗಾರರನ್ನು ದಂಗೆ ಎಬ್ಬಿಸಲು ಮಸಲತ್ತು ಮಾಡಿರುತ್ತಾರೆ ನಮ್ಮ ಶತ್ರುಗಳಾದ ಇಂಗ್ಲೀಷರಿಗೆ ಮಂಗಳೂರನ್ನು

ವಶಮಾಡಿ ಕೊಟ್ಟಿರುತ್ತಾರೆ ಇಯಜ್‌ಖಾನರು ಸರ್ಕಾರೀ ಹಣವನ್ನು ಅಪಹರಿಸಿ ಕೊಂಡುಹೋಗಲು ಮದದ್‌ಮಾಡಿರುತ್ತಾರೆ. ಹೀಗೆ ರಾಜದ್ರೋಹ ಮಾಡಿರುವುದು ನಮ್ಮ ಸಮ್ಮುಖದಲ್ಲಿ ರುಜಾಮಾತಾಗಿರುತ್ತದೆ ಆದ್ದರಿಂದ ಇವರಿಗೆ ಗಲ್ಲಿಗೆ ಹಾಕಲು ಅಪ್ಪಣೆಮಾಡಿರುತ್ತದೆ ರಾಜದ್ರೋಹಿಗಳಿಗೆಲ್ಲ ಇದೇ ಶಿಕ್ಷೆಯಾಗಿರುತ್ತದೆಂದು ರಾಜ ದಂಡದ ಎಚ್ಚರಿಕೆಯಾಗಿರುತ್ತದೆ

ಟಿಪ್ಪೊಸುಲ್ತಾನ್ ”

ಈ ರಾಜಶಾಸನದ ಪ್ರತಿ ವಾಕ್ಯವನ್ನೂ ಎರಡೆರಡು ಬಾರಿ ಭಕ್ಷಿಯವರು ಉಚ್ಚರಿಸಿ ಉಚ್ಚಕಂದಿಂದ ಓದಿ ತಿಳಿಸಿದರು ಅನಂತರ ಖಾಜಿಯವರು ಖುರಾಫ ಪುಸ್ತಕವನ್ನು ಖಾಸಿಂಖಾನನ ಕೈಗೆ ಕೂಟ್ಟು “ನಿನ್ನ ಪಾಪಕ್ಕೆ ಅಲ್ಲಾ ನಲ್ಲಿ ಕ್ಷಮಾಪಣೆ ಕೇಳಿಕೋ!” ಎಂದು ಹೇಳಿದರು

ಖಾಸಿಂಖಾನನು ಪುಸ್ತಕವನ್ನು ಕತ್ತೊಗೆದು “ನೀವು ಪಾಪಿಗಳು. ಘಾತುಕ ನಾದ ಟಿಪ್ಪೊಸುಲ್ತಾನನ ಗುಲಾಮರು ಗುಲಾಮರ ಪುಸ್ತಕದಲ್ಲಿ ಖುರಾನಿನ ದೈವೀ ಪ್ರಕಾಶವಿಲ್ಲ ಅಲ್ಲಾನ ಸತ್ಯಪ್ರಕಾಶವು ನನ್ನ ಹೃದಯದಲ್ಲಿ ತುಂಬಿದೆ ನಾನು ಎಂದಿಗೂ ಸಾಯುವುದಿಲ್ಲ” ಎಂದು ಘಟ್ಟಿಯಾಗಿ ಹೇಳಿದನು

ಎಲ್ಲರೂ ಅಪ್ರತಿಭರಾಗಿ ನೋಡುತ್ತಿದ್ದರು

ಭಕ್ಷಿಯವರು “ಖಾಸಿಂಖಾನರೇ! ತಮ್ಮ ಆಯುಷ್ಯದ ಅವಧಿಯು ಪೂರ್ತಿ ಯಾಗಿದೆ ತಮ್ಮ ಅಪೇಕ್ಷೆಯೇನಾದರೂ ಉಂಟೋ?” ಎಂದರು

“ಇದೆ! ಸತ್ಯದ ಬಗ್ಗೆ ಎರಡು ಮಾತುಗಳನ್ನು ಹೇಳುವುದಿದೆ ಈ ಹತ್ತು ಸಾವಿರ ಜನರೆದುರಿಗೆ ಅದನ್ನೂ ಹೇಳುತ್ತೇನೆ ಆದರಿಂದ ಪ್ರಪಂಚಕ್ಕೆಲ್ಲವೂ ಸತ್ಯವು ಬಯಲಾಗುತ್ತದೆ ಅಷ್ಟೇ ನನ್ನ ಅಪೇಕ್ಷೆ”

“ಖಾನರೇ ಹೇಳಬಹುದು”

“ಇಯಜ್‌ಖಾನರು ದಂಗೆಕೋರರಲ್ಲ ಅವರು ಹೈದರಲ್ಲಿಖಾನರವರ ಸತ್ಪುತ್ರರು ಮೈಸೂರಿನ ಕ್ಷೇಮಕ್ಕಾಗಿ ಪ್ರಾಣ ಕೊಡುವ ಮಹಾವೀರ ಪುರುಷರು. ಅವರ ಮೇಲೆ ಟಿಪ್ಪೊಸುಲ್ತಾನರು ಮಾಡಿರುವ ದೋಷಾರೋಪಣೆಗಳೆಲ್ಲಾ ಸುಳ್ಳು. ನಾನು ಮರಣೋನ್ಮುಖವಾದ ನನ್ನ ಪಂಚ ಪ್ರಾಣಗಳಿಂದ ಈ ಬಗ್ಗೆ ಸಾಕ್ಷಿ ಹೇಳಬಲ್ಲೆ ನಾನು ನನ್ನ ಮರಣಕ್ಕಾಗಿ ಅಂಜುವುದಿಲ್ಲ ಆದರೆ ಈ ಸುಲ್ತಾನನ ದುಷ್ಟ ವರ್ತನೆಗಳಿಂದ ಮೈಸೂರು ರಾಜ್ಯವು ಹಾಳಾಗಿ ಹೋಗುತ್ತದೆಂದು ಕೈ ಎತ್ತಿ ಹೇಳುತ್ತೇನೆ” ಎಂದು ಹೇಳಿದನು

ಅಲ್ಲಿದ್ದವರೆಲ್ಲಾ ಹಾಹಾಕಾರಮಾಡಿದರು.

ಖಾಸಿಂಖಾನನು ಗಂಭೀರ ಧ್ವನಿಯಿಂದ ಅಲ್ಲಾ-ಹೋ-ಅಕ್ಬರ್ ಎಂದು ಕೂಗಿದನು

ಹತ್ತುಸಹಸ್ರ ಕಂಠಗಳಿಂದಲೂ ಅಲ್ಲಾ-ಹೋ-ಅಕ್ಬರ್ ಎಂದು ಜಯಧ್ವನಿಯಾಯಿತು.

ಖಾಸಿಂಖಾನನು ವಧ್ಯವೇದಿಕೆಯ ಮೇಲೆ ನಿಂತು ತಾನೇ ಗಲ್ಲಿನ ಹಗ್ಗವನ್ನು ಕೊರಳಿಗೆ ಹಾಕಿಕೊಂಡು “ಎಳೆಯಿರಿ” ಎಂದು ಘಾತುಕರಿಗೆ ಸಂಜ್ಞೆ ಮಾಡಿದನು

ಘಾತುಕರು ಭಕ್ತಿಗಳ ಕಡೆಗೆ ನೋಡಿದರು

ಭಕ್ತಿಯವರು ಅಪ್ಪಣೆ ಕೊಡುವಷ್ಟರಲ್ಲಿ ಒಂದು ಅಘಟನಾಘಟನೆಯು ನಡೆಯಿತು

ದಿವಾನರು ಬಂಧನದಲ್ಲಿ

ಶಿಬಿರದ ಕಡೆಯಿಂದ ಪಟ್ಟದಾನೆಯು ಭರದಿಂದ ಬಂದಿತು ಅದರ ಮೇಲೆ ಸುಲ್ತಾನರ ಹೌದಾ ಹೌದಾದಲ್ಲಿ ಮಹಾಪುರುಷನೊಬ್ಬನು ಕುಳಿತಿದ್ದಾನೆ ಆನೆಯು ಅತಿ ರಭಸದಿಂದ ಆ ಸೈನ್ಯವನ್ನು ಶೀಲಿಕೊಂಡು ಬರುತ್ತಿದೆ ಎಲ್ಲರೂ ಘಾಬರಿಯಿಂದ ದಾರಿಬಿಟ್ಟು ಸರಿದು ನಿಂತರು ಪಟ್ಟದಾನೆಯು ಬರುವುದನ್ನು ನೋಡಿ, ಖಾಸ್ ಸವಾರಿಯೇ ಬರುತ್ತಿದೆಯೆಂದು ಆ ಸೈನ್ಯದ ಭಾವನೆ ವಧ್ಯಸ್ಥಾನದಲ್ಲಿ ಮಹಾ ಗಜವು ನಿಂತಿತು ಗಜಾರೋಹಿಯು ದೀರ್ಘವಾದ ಕರವಾಳವನ್ನು ಬೀಸಿದನು ಗಲ್ಲಿನ ಹಗ್ಗವು ಕಡಿದುಬಿತ್ತು ಇದೆಲ್ಲಾ ಮಿಂಚಿನ ವೇಗದಲ್ಲಿ ನಡೆದುಹೋಯಿತು ಖುದ್ದು ಸುಲ್ತಾನರವರ ಸವಾರಿಯೇ ದಯಮಾಡಿಸಿದೆ—ಎಂದು ಎಲ್ಲರಿಗೂ ಗಾಬರಿ ಭಕ್ತಿಯವರು ತಲೆಯೆತ್ತಿ ನೋಡಿದರು ಈ ಮಹಾಪುರುಷನು ಮತ್ತಾರೂ ಅಲ್ಲ, ಸ್ವಯಂ ಮಹಮದಾಲಿ ಆನೆಯ ಮೇಲೆ ಇದ್ದ ಮಹಮದಾಲಿಯವರು ಹಸ್ತಲಾಘವನ್ನು ಕೊಟ್ಟು ಖಾಸಿಂಖಾನನನ್ನು ಆನೆಯಮೇಲೆ ಹತ್ತಿಸಿಕೊಂಡು ಹೌದಾದಲ್ಲಿ ಕುಳ್ಳಿರಿಸಿದರು ಕೆಳಗಿಳಿದು ಒಂದು ಕೈಯಿಂದ ಆನೆಯ ನೊಂಡಲನ್ನು ಸವರುತ್ತಾ ಮತ್ತೊಂದು ಕೈಯಲ್ಲಿ ಕತ್ತಿಯನ್ನು ಹಿಡಿದು ನಿಂತರು

ಭಕ್ತಿಯವರು ಸಲಾಂ ಮಾಡಿ “ಖಾಸ್ ಹುಕುಂ ಆಗಿದೆಯೋ?” ಎಂದು ವಿನಯದಿಂದ ಕೇಳಿದರು.

“ಇಲ್ಲಾ, ಸುಲ್ತಾನರ ಅಪ್ಪಣೆಗೆ ವಿರೋಧವಾಗಿ ನಾನೇ ಈ ಖಾಸಿಂಖಾನನಿಗೆ ಪ್ರಾಣಭಕ್ಷಿಯನ್ನು ಕೊಟ್ಟಿದ್ದೇನೆ ಇವರಿಗೆ ಪ್ರತಿಯಾಗಿ ನನನ್ನು ಗಲ್ಲಿಗೆರಿಸಬಹುದು ಅಥವಾ ಈ ಹತ್ತು ಸಹಸ್ರ ಸೈನ್ಯವೂ ನಮ್ಮಿಬ್ಬರೊಡನೆ ಯುದ್ಧಮಾಡಬಹುದು”

“ಸುಲ್ತಾನರವರ ಅಪ್ಪಣೆಯಿಲ್ಲದೇ ನಾನು ಅಪರಾಧಿಯನ್ನು ಮಿಲಾಸೆ ಮಾಡು

ವುದಕ್ಕಾಗುವುದಿಲ್ಲ ತಾವು ಇದಕ್ಕೆ ಅಡ್ಡಿ ಒಂದರೆ ತಮ್ಮ ತಲೆ ಹೋದೀತು” ಎಂದು ಆಗ್ರಹದಿಂದ ನುಡಿಯುತ್ತಾ ಒರೆಯಿಂದ ಕತ್ತಿಯನ್ನು ಹಿರಿದು ಎತ್ತಿದನು

“ನಿನಗೆ ಸುಲ್ತಾನರ ಅಪ್ಪಣೆಯು ಬೇಕು ಕೇಳಿಕೋ! ನಾನು ಈ ಪ್ರಸಂಗ ದಲ್ಲ ಸುಲ್ತಾನರ ಅಪ್ಪಣೆಯನ್ನು ವಿರೋಧಿಸುತ್ತೇನೆ” ಎಂದು ೨೯ಳ ಮಹಮದಾಲಿಯವರು ವಧ್ಯ ವೇದಿಕೆಯ ಮೇಲೆ ಹತ್ತಿ ನಿಂತು, ಕತ್ತಿಯನ್ನು ನಾಲ್ಕು ಕಡೆಯೂ ಬೀಸುತ್ತಾ-“ನಾನು ಸುಲ್ತಾನರ ಅಪ್ಪಣೆಯನ್ನು ವಿರೋಧಿಸುತ್ತೇನೆ ಖಾಸಿಂಖಾನರಿಗೆ ಅಭಯಪ್ರಧಾನ ಮಾಡಿರುತ್ತೇನೆ ನನ್ನ ಮೇಲೆ ಯುದ್ಧ ಮಾಡುವ ವಿರರು ಈ ಸೃಷ್ಟ್ಯದಲ್ಲ ಯಾರಾದರೂ ಇದ್ದರ ಬನ್ನಿ” ಎಂದು ಘರ್ಜಿಸಿದರು ಹತ್ತು ಸಾವಿರ ಸೃಷ್ಟ್ಯದ ಮುಂದೆ ಒಬ್ಬನೇ ವಿರನು ನಿಂತು ಯುದ್ಧಕ್ಕೆ ಕರೆಯುತ್ತಿರುವ ದಿಟ್ಟತನವನ್ನು ನೋಡಿ ಖಾಸಿಂಖಾನನು ದಿಗ್ಭ್ರಾಂತನಾದನು ಅವನೂ ಧಟ್ಟನೆ ಕೆಳಕ್ಕೆ ಧಮುಕಿಸಕ್ಕದಲ್ಲ ನಿಂತಿದ್ದ ಯೋಧನ ಕೈಯಿಂದ ಕತ್ತಿಯನ್ನು ಕಸಿದುಕೊಂಡು ಮಹಮದಾಲಿಯವರ ಸಕ್ಕದಲ್ಲಿ ನಿಂತುಕೊಂಡನು ಮಹಮದಾಲಿಯ ಘರ್ಜನೆಯು ಸೃಷ್ಟ್ಯದಲ್ಲೆಲ್ಲಾ ವಿದ್ಯುದ್ದೇಗದಿಂದ ಪ್ರವಹಿಸಿತು ಆ ಹತ್ತು ಸಾವಿರ ಸೈನಿಕರೂ ಒರೆಗಳಿಂದ ಕತ್ತಿಯನ್ನು ಹಿರಿದರು ಕತ್ತಿಗಳ ರುನಯನಾ ಶಬ್ದವು ನಭೋಮಂಡಲವನ್ನು ವ್ಯಾಪಿಸಿತು ಹತ್ತು ಸಹಸ್ರ ಕಂಠಗಳಿಂದ “ಮಹಮದಾಲೀಕೂ ಜೈ” ಎಂಬ ಜಯಧ್ವನಿ ಎದ್ದಿತು ಭಕ್ತಿ ಜಲಾಲುದ್ದೀನ್ ಸಾಹೇಬರು ಕೈಯಿಂದ ಕತ್ತಿಯನ್ನು ಬಿಸುಟು ಕುದುರೆಯನ್ನು ಹತ್ತಿ ಸುಲ್ತಾನರ ಶಿಬಿರಕ್ಕೆ ಪಲಾಯನ ಮಾಡಿದರು

ಮಹಮದಾಲಿಯವರು ಖಾಸಿಂಖಾನನನ್ನು “ಆನೆಯ ಮೇಲೆ ಹತ್ತು” ಎಂದು ಅಪ್ಪಣೆ ಮಾಡಿದರು

ಅವನು ಧಟ್ಟನೆ ಆನೆಯನ್ನು ಹತ್ತಿದನು ಮಹಮದಾಲಿಯವರೂ ಹತ್ತಿದರು ಆನೆಯು ವೇಗದಿಂದ ನಗರಾಭಿಮುಖವಾಗಿ ಹೊರಟಿತು ಸೈನ್ಯವೆಲ್ಲವೂ ಶಿಬಿರಕ್ಕೆ ಹೊರಟು ಹೋಯಿತು ಅಧಿಕಾರಿಗಳೆಲ್ಲಾ ವಿಷಣ್ಣವದನರಾಗಿ ಬಿಡಾರಗಳಿಗೆ ತೆರಳಿದರು ಹೀಗೆ ಖಾಸಿಂಖಾನನು ಜೀವದಿಂದ ಪಾರಾದನು.

ಸೂರ್ಯಾಸ್ತಮಯವಾಯಿತು ನಾಲ್ಕು ಕಡೆಯೂ ನಿಶಾದೇವಿಯು ಆಕ್ರಮಿಸಿದ್ದಾಳೆ ಆಕಾಶದಲ್ಲಿ ಜಿಗಜಿಗಿ ನಕ್ಷತ್ರಗಳು. ಸುಲ್ತಾನನು ತನ್ನ ಗುಡಾರದ ಹೊರಗಿನ ಪ್ರಶಸ್ತವಾದ ಅಂಗಳದಲ್ಲಿ ನಿಂತಿದ್ದಾನೆ ಆಕಾಶದ ಕಡೆ ತಲೆ ಎತ್ತಿ ನೋಡಿದನು “ಇಷ್ಟು ನಕ್ಷತ್ರಗಳೇಕೆ ಆಕಾಶದಲ್ಲಿ?” ಎಂದುಕೊಂಡನು. ಇನ್ನೂ ಖಾಸಿಂಖಾನನ ವಧೆಯ ವಾರ್ತೆಯು ಬರಲಿಲ್ಲವೇಕೆಂದು ಕೊಂಡನು. ಹೀಗೆ ಆಲೋಚನೆ ಮಾಡುತ್ತಿರುವಷ್ಟರಲ್ಲಿ ಸೈನಿಕರು ಗುಂಪುಗುಂಪಾಗಿ ಪಾಳೆಯಕ್ಕೆ ಬರುತ್ತಿರುವುದು ಕಾಣಿಸಿತು ಅಧಿಕಾರಿಗಳಾದೂ ಬರಲಿಲ್ಲ ಸುಲ್ತಾನನು ಅತುರದಿಂದ ಕಾತುರನಾಗಿ

ಎದುರು ನೋಡುತ್ತಿರುವಷ್ಟರಲ್ಲಿಯೇ ಕಛೇರಿ ಭಕ್ಷಿಯವರು ದೂರದಲ್ಲಿ ನಿಂತು ಮುಜರೆ ಮಾಡಿದರು. ಸುಲ್ತಾನನು ವ್ಯಗ್ರನಾಗಿ “ಖಾಸಿಂಖಾನನ ತಲೆಯನ್ನು ತಂದಿ ದ್ವೀರೋ?” ಎಂದು ಕೇಳಿದನು. ಭಕ್ಷಿಯವರು ತಲೆಬಾಗಿ ನಿಂತುಕೊಂಡರು ಮಾತನಾಡುವುದಕ್ಕೆ ಹೋಗುತ್ತಾರೆ. ಬಾಯಿಬರದು ಅತಿಕಷ್ಟದಿಂದ ಅರ್ಧ ಅರ್ಧ ಮಾತುಗಳಿಂದ “ವಧ್ಯವೇದಿಕೆಯ ಮೇಲೆ ನಿಲ್ಲಿಸಿ ನೇಣು ಹಾಕಿದ್ದ ಖಾಸಿಂಖಾನ ನನ್ನು ದಿವಾನ್ ಮಹಮದಾಲಿಯವರು ಬಂದು-ಬಿಡಿಸಿಕೊಂಡು ಹೋದರು” ಎಂದು ತಿಳಿಸಿದನು.

ಸುಲ್ತಾನರಿಗೆ ಮರ್ಮಾಹತನಾದಂತಾಯಿತು ಅವರು ಭಕ್ಷಿಯವರ ಕಡೆ ಬಿರುಗಣ್ಣು ಬೀರಿ, ಕಟಕಟನೆ ಹಲ್ಲು ಕಡಿದು ನಿಟ್ಟುಸಿರು ಬಿಟ್ಟರು “ಇಷ್ಟು ಸೈನ್ಯದ ಮಧ್ಯದಲ್ಲಿ ಮಹಮದಾಲಿಯವರು ನಮ್ಮ ಅಪ್ಪಣೆಯನ್ನು ವಿರೋಧಿಸಿದರೆ” ಎಂದು ಕೇಳಿದನು

“ಹೌದು, ಹುಜೂರು. ಬಹಳ ದುರಳತನ ಮಾಡಿದರು ”

“ನೀವು ಅವರನ್ನು ವಿರೋಧಿಸಿ ನಮ್ಮ ಅಪ್ಪಣೆಯನ್ನು ಜಾರಿಮಾಡಲಿಲ್ಲವೇ?”

“ಪಟ್ಟದಾನೆ ವಧ್ಯ ಸ್ಥಾನಕ್ಕೆ ಬಂದಿತು, ಮೇಲೆ ದೊಡ್ಡ ಹೌದಾ ಇದ್ದಿತು ಸನ್ನಿಧಾನವೇ ಬಂತೆಂದು ದಾರಿ ಬಿಟ್ಟಿತು ಮಹಮದಾಲಿಯವರು ಗಲ್ಲುಮರದ ನೇಣನ್ನು ಕಡಿದು ಖಾಸಿಂಖಾನನನ್ನು ಅನೆಯ ಮೇಲೆ ಹತ್ತಿಸಿಕೊಂಡು ಹೊರಟು ಹೋದರು. ಖಾಸಾ ಅಂಬಾರಿಯ ಮೇಲೆ ದೊಡ್ಡ ದಿವಾನರು ಬಂದು ಖಾಸಿಂಖಾನ ನನ್ನು ಬಿಡಿಸಿಕೊಂಡಾಗ ಎಲ್ಲರೂ ಹುಜೂರಿನ ಅಪ್ಪಣೆಯೆಂದೇ ಭಾವಿಸಿದರು ”

“ನೀವೂ ಹಾಗೆಯೇ ಭಾವಿಸಿದೀರೋ?”

“ಇಲ್ಲ. ಹುಜೂರ್ ಅವರು ಆಜ್ಞೋಲ್ಲಂಘನೆ ಮಾಡಿದ್ದಾರೆಂದು ಅವರ ಮೇಲೆ ಕತ್ತಿಯನ್ನೆತ್ತಿದೆ ಅಷ್ಟರಲ್ಲಿ ಸೈನ್ಯದಲ್ಲಿ ಕೋಲಾಹಲವೆದ್ದಿತು ಎಲ್ಲಾ ಗುಜುಗುಂಪಲಾಗಿ ಹೋಯಿತು ಮಹಮದಾಲಿಯವರು ಅಕರಾಧಿಯೊಡನೆ ಪರಾರಿಯಾದರು.”

“ತಪ್ಪು ನಿಮ್ಮದು ನಿಮ್ಮನ್ನು ಶಿಕ್ಷಿಸಬೇಕು.”

ಭಕ್ಷಿಯವರು ಭಯದಿಂದ ನಡುಗಿ ಕ್ಷಮಾಪ್ರಾರ್ಥನೆ ಮಾಡಿದರು.

“ಇರಲಿ, ಹೇಳಿಕಳುಹಿಸುತ್ತೇನೆ.”

ಭಕ್ಷಿಯವರು ಮುಜರೆ ಮಾಡಿ ಹಿಂದಿರುಗಿದರು.

ಸುಲ್ತಾನರು ಆಗಲೇ ಆಪ್ತ ಮಂತ್ರಿಗಳನ್ನು ಕರೆಸಿ, ಆಲೋಚನೆ ಮಾಡಿದರು. ಆ ಮಂತ್ರಿಗಳಿಗೆಲ್ಲಾ ಮಹಮದಾಲಿಯವರ ಅಭ್ಯುದಯದಲ್ಲಿ ಆಸೂಯೆ. ಅವರು ಸಮಯವನ್ನು ಕಾಯುತ್ತಿದ್ದರು. ಸ್ವಾಮಿಭಕ್ತನಾದ ಮಹಮದಾಲಿಯಲ್ಲಿ ತಪ್ಪು ಸಿಕ್ಕ

ಲಿಲ್ಲ ಈಗ ತಪ್ಪಿನ ಮೇಲೆ ತಪ್ಪು ಸಿಕ್ಕಿದೆ ಸುಲ್ತಾನರ ಮನಸ್ಸು ಕ್ಷುಬ್ಧವಾಗಿದೆ ಇದೇ ಸಮಯವೆಂದು ಬೆಂಕಿಯನ್ನು ಉರಿಸಿದರು ಭಕ್ತಿಯವರದು ಏನೂ ತಪ್ಪಿಲ್ಲ ವೆಂದು ತೀರ್ಮಾನವಾಯಿತು ಸ್ವಯಂ ದೊಡ್ಡ ದಿನಾನರೇ ಬಂದರೆ, ಪಾಪ, ಭಕ್ತಿಯವರೇನು ಮಾಡಾರು? ಅದರಲ್ಲಿಯೂ ಖಾಸ್ ಆನೆ ಅಂಬಾರಿಗಳನ್ನು ತೆಗೆ ದುಕೊಂಡು ಹೋಗಿದ್ದಾರೆ ಇವೆಲ್ಲಾ ಭ್ರಾಂತಿಯನ್ನುಂಟುಮಾಡಿದೆ ಭಕ್ತಿಯವರ ತಪ್ಪಿಲ್ಲ ತಪ್ಪೆಲ್ಲಾ ಮಹಮದಾಲಿಯವರದೇ ಅವರನ್ನು ನ್ಯಾಯದ್ರೋಹ ಮಾಡಿ ದರು ಎಂಥಾ ಘಾತುಕ ಕಾರ್ಯ ನಡೆಸಿದರು ದೊಡ್ಡವರೇ ಹೀಗೆ ಮಾಡಿದ ಮೇಲೆ ಇನ್ನು ರಾಜ್ಯದಲ್ಲಿ ಹದ್ದುಬಸ್ತು ಹೇಗೆ ಉಳಿಯಬೇಕು ಎಂದು ಮಂತ್ರಿಗಳೆಲ್ಲಾ ಹೇಳಿದರು

ಇಷ್ಟು ಹೊತ್ತಿಗೆ ಇಯೂಜ್‌ಖಾನರ ಪಿತೂರಿಯ ಕಥೆಯು ಶಾಖೋಪಶಾಖೆ ಯಾಗಿ ಹಬ್ಬಿಹೋಗಿತ್ತು ಅದರ ಜೊತೆಗೆ ಮಹಮದಾಲಿಯವರನ್ನು ಗಂಟುಹಾಕಿದರು ಮೊದಲಿನಿಂದಲೂ ಮಹಮದಾಲಿಯವರು ಇಯೂಜ್‌ಖಾನರ ಕಡೆಗೆ ಇದ್ದಾರೆಂದು ಅನೇಕ ಸಂದರ್ಭಗಳಲ್ಲಿ ಸುಲ್ತಾನರಿಗೆ ಸಂದೇಹ ಬಂದಿತ್ತು ಈಗ ಖಚಿತವಾಗಿ ಹೋಯಿತು ಇಯೂಜ್‌ಖಾನರು ಇಂಗ್ಲೀಷರೊಡನೆ ಸಂಧಿ ಮಾಡಿಕೊಂಡಿದ್ದಾರೆಂದು ಸುಲ್ತಾನರಿಗೆ ಜನಜನಿತವಾಗಿತ್ತು ಅವರು ಇಂಗ್ಲೀಷರ ಆಶ್ರಯವನ್ನು ಪಡೆದು ಬೊಂಬಾಯಿಗೆ ಹೊರಟೇ ಹೋಗಿದ್ದಾರೆಂದೂ, ಅಲ್ಲೆಂದ ಸುಲ್ತಾನರ ಕಾರ್ಯಭಾರ ನಡೆಸುತ್ತಾರೆಂದೂ ವದಂತಿ ಮಹಮದಾಲಿಯೂ, ಖಾಸಿಂಖಾನನೂ ಅಲ್ಲಿಗೇ ಹೋಗಿ ಇಂಗ್ಲೀಷರಕಡೆ ಸೇರಿಕೊಳ್ಳುತ್ತಾರೆಂದೂ ಊಹೆ ಕಟ್ಟಿದರು ಇವರಿಬ್ಬರೂ ಇಂಗ್ಲೀಷರ ಕಡೆ ಸೇರಿಕೊಂಡರೆ ಶ್ರೀರಂಗಪಟ್ಟಣವು ಮುಳುಗಿ ಹೋಗುವುದೆಂದು ತಿಳಿಸಿದರು ಈ ಮಂತ್ರಾಲೋಚನೆಯೆಲ್ಲಾ ಘಟ್ಟಿಯಾಯಿತು. ಏನಾದರೂ ಮಾಡಿ, ಅವರಿಬ್ಬರೂ ಇಂಗ್ಲೀಷರ ಸೈನ್ಯವನ್ನು ಸೇರುವುದರೊಳಗಾಗಿ ಹಿಡಿದು ತರಬೇಕೆಂದು ಸುಲ್ತಾನರು ಕಟ್ಟಪ್ಪಣೆ ಮಾಡಿದರು

ದೊಡ್ಡ ದೊಡ್ಡ ಸರದಾರರೆಲ್ಲಾ ನಾಲ್ಕು ಕಡೆ ಹುಡುಕುವುದಕ್ಕೆ ಹೊರಟರು ಸ್ವಯಂ ಸುಲ್ತಾನರೇ ಕುದುರೆಯ ಮೇಲೆ ಹೊರಟರು ಅವರ ಅಂಗರಕ್ಷಕ ದಳವು ಹಿಂಬಾಲಿಸಿತು ಆರ್ಕಾಟಿನ ಸೈಯ್ಯದ್ ಹಮಾದರೂ ಘಾಜೀಖಾನರೂ ಶಿಬಿರಕ್ಕೆ ನಾಲ್ಕು ಕ್ರೋಶದಲ್ಲಿ ವೇಗವಾಗಿ ಹೋಗುತ್ತಿರುವ ಪಟ್ಟದಾನೆಯನ್ನು ಕಂಡರು. ಅವರ ಸೈನ್ಯದೊಡನೆ ಮಹಮದಾಲಿಯವರನ್ನು ಅಡ್ಡಗಟ್ಟಿ ತಡೆದರು ಇನ್ನೇನು ಕೈಗೆ ಕೈ ಹತ್ತಬೇಕು. ಅಷ್ಟರಲ್ಲಿ ಅಶ್ವರೋಹಿಗಳಾದ ಸುಲ್ತಾನರೇ ಮುಂದೆ ಬಂದು ನಿಂತರು ಸುಲ್ತಾನನನ್ನು ನೋಡುತ್ತಲೇ, ಮಹಮದಾಲಿಯವರು ಕೆಳಗಿಳಿದು ತಲೆಬಾಗಿ ನಿಂತುಕೊಂಡರು. ಖಾಸಿಂಖಾನನು ಕೆಳಗೆ ಚಿಗಿದು ಕೈಯಲ್ಲಿದ್ದ ಕತ್ತಿಯಿಂದ

ಸುಲ್ತಾನರ ಮೇಲೆ ಒಂದೇಟು ಬೀಸಿದನು ಹಿಂದೆ ಜಾಗರೂಕನಾಗಿ ನಿಂತಿದ್ದ ಸಿಪಾಸ್‌ದಾರ್ ಸೈಯ್ಯದ್ ಹಮೀದ್‌ಖಾನನು ಹಿಂದುಗಡೆಯಿಂದ ಕತ್ತಿಯನ್ನೆತ್ತಿ ಬಲವಾಗಿ ಹೊಡೆದನು ಖಾಸಿಂಖಾನನ ತೋಳು ಕತ್ತಿಯೊಡನೆ ಕಳಚಿಬಿದ್ದು ಭೂಮಿಯನ್ನು ಚುಂಬಿಸಿತು ಖಾಸಿಂಖಾನನ ಮೈಯ್ಯೆಲ್ಲಾ ರಕ್ತಮಯವಾಯಿತು ಅಂಗರಕ್ಷಕರು ಅವನನ್ನು ಬಿಗಿದು ಬಂಧಿಸಿದರು ಖಾಸಿಂಖಾನನ ತೋಳು ಕತ್ತರಿಸಿ ರಕ್ತಸ್ರಾವವಾಗಿಪ್ಪುದರಿಂದ ಮೆತ್ತಗಾಗಿ ಹೋದನು

ಸುಲ್ತಾನರು—“ಮಹನ ದಾಲಿಯವರೇ! ನಿಮ್ಮ ತಪ್ಪು ಕ್ಷಮಾತೀತವಾದುದು ನಿಮಗೆ ಇದಕ್ಕೆ ತಕ್ಕ ಪ್ರಾಯಶ್ಚಿತ್ತವಾಗುವುದು” ಎಂದು ಹೇಳಿದರು

ಮಹಮದಾಲಿಯವರು ತುಟಿಪಿಟಕ್ಕೆನ್ನಲಿಲ್ಲ ಅವರನ್ನು ಹಗ್ಗಗಳಿಂದ ಕಟ್ಟುವಂತೆ ಅಪ್ಪಣೆಯಾಯಿತು ಅಂಗರಕ್ಷಕರು ಬಂಧಿಸಿದರು ಇಬ್ಬರೂ ಶಿಬಿರಕ್ಕೆ ಒಯ್ಯಲ್ಪಟ್ಟರು

ಆನೆಯು ಸುಲ್ತಾನರನ್ನು ನೋಡಿ ನೊಂಡಲೆತ್ತಿ ‘ಸಲಾಂ’ ಮಾಡಿತು. ಸುಲ್ತಾನರು ನೊಂಡಿಲನ್ನು ಸವರಿದರು ಸೈಯ್ಯದ್ ಹಮೀದ್‌ಖಾನರು ಆನೆಯ ಮೇಲೆ ಹತ್ತಿ ಮಾವುತನನ್ನು ಕೆಳಕ್ಕೆ ತಳ್ಳಿದರು ಮಾವುತನು ಅರಚುತ್ತಾ ಕಳಗೆ ಬಿದ್ದು ತಲೆಯೊಡೆದು ಪ್ರಾಣಬಿಟ್ಟನು ಸುಲ್ತಾನರು ಆನೆಯ ಮೇಲೆ ಹತ್ತಿದರು ಸೈಯದ್ ಹಮೀದರೇ ಆನೆಯನ್ನು ಶಿಬಿರಕ್ಕೆ ನಡೆಸಿದರು ಸುಲ್ತಾನರ ಜೊತೆಯಲ್ಲಿಯೇ ಅವರಾಧಿಗಳನ್ನು ತಂದರು ಶಿಬಿರಕ್ಕೆ ಬಂದತಕ್ಷಣ ಖಾಸಿಂಖಾನನನ್ನು ತೋಪಿನಬಾಯಿಗೆ ಕಟ್ಟಿಸಿದರು. ಅವನ ಅವತಾರವು ಅಲ್ಲಿಗೆ ಪೂರ್ತಿಯಾಯಿತು

ಮಹಮದಾಲಿಯವರನ್ನು ಸರಸಣಿಗಳಿಂದ ಕಟ್ಟಿಸಿ ಪಂಜರದಲ್ಲಿಡಿಸಿದರು ಭಕ್ತಜಲಾಲುದ್ದೀನರೇ ಮೇಲುಗಾವಲನ್ನು ನೋಡಿಕೊಳ್ಳಬೇಕೆಂದು ಹುಕ್ಕುಂ ಆಯಿತು. ಈಗ ದಿವಾನ್ ಮಹಮದಾಲಿಯು ತನ್ನ ವಿರೋಧಿಗಳ ಸೈನ್ಯದಲ್ಲಿ ಬಂದಿಯಾಗಿದ್ದಾನೆ ಸಮಾಚಾರವು ಶ್ರೀರಂಗಪಟ್ಟಣಕ್ಕೆ ತಲುಪಿತು ಪಟ್ಟಣದ ಶ್ರೀಮಂತರು, ಬಡವರು, ದೊಡ್ಡ ಸರದಾರರು ನೌಕರರು ಎಲ್ಲರಿಗೂ ಈ ವರ್ತನಾನವು ತಿಡಿಲು ಬಡಿದಂತೆ ಆಯಿತು ಸುಲ್ತಾನರ ಮಹಾಮಾತಶ್ರೀಯವರು ಈ ಹೊಸ ಸಮಾಚಾರವನ್ನು ಕೇಳಿ ಪರಿತಪಿಸಿದರು ಈ ವಾರ್ತೆಯನ್ನು ಕೇಳುತ್ತಲೇ ಮಂತ್ರಿ ಪೂರ್ಣಯ್ಯನವರು ಸ್ಥಂಭೀಭೂತರಾಗಿ ಎಂಥಾ ಪ್ರಮಾದವಾಯಿತು ಎಂದುಕೊಂಡರು ಪಟ್ಟಣದಲ್ಲಿ ಯಾರಿಗೂ ಪೂರಾ ವಿದ್ಯಮಾನಗಳು ಗೊತ್ತಿಲ್ಲ ಮಹಮದಾಲಿಯವರನ್ನು ಬಂಧಿಸಿದ್ದು ಯಾರಿಗೂ ಸಮಾಧಾನವಿಲ್ಲ ಈಗ ಶ್ರೀರಂಗಪಟ್ಟಣದಲ್ಲಿ ಮಿರ್‌ಸಾದಕನೊಬ್ಬನು ಮಹಾನ್ಯಕ್ಕೆ. ಅವನಿಗೂ ಈ ಸಮಾಚಾರವು ತಿಳಿಯಿತು ಅವನಿಗೆ ಇದರಿಂದ ದುಃಖವೂ ಇಲ್ಲ ಅವನೊಬ್ಬ ಭೋಗಲೋಲುಪನಾದ ವ್ಯಕ್ತಿ ಸುಲ್ತಾನನ ಆಪ್ತ

ಮಿತ್ರನಾದುದರಿಂದ ಸಕಲರಿಗೂ ಗೌರವಾಸ್ಪದನಾದವನು ಸುಲ್ತಾನನ ಅನುಗ್ರಹ ದಿಂದ ಅತುಲೈಶ್ವರ್ಯವಿಡೆ ಸಕಲವೂ ಭೋಗಕ್ಕಾಗಿಯೇ! ಭೋಗವಿಲಾಸಗಳನ್ನು ಬಿಟ್ಟು ಈ ಜಿಗತ್ತಿನಲ್ಲಿ ಅವನಿಗೆ ಬೇರೊಂದು ಇಲ್ಲವೇ ಇಲ್ಲ ಅವನ ದೇವರು, ಅವನ ದೈವ, ಅವನ ಮತ, ನೀತಿ ಎಲ್ಲವೂ ಭೋಗಸಾಮ್ರಾಜ್ಯದಲ್ಲಿಯೇ ಈಗ ಶ್ರೀರಂಗ ಸಟ್ಟಣದಲ್ಲಿ ಸುಖ ಎಂದರ ಅವನೊಬ್ಬನೇ! ಅವನು ಮಹಮದಾಲಿಯವರಿಗೂ ಪ್ರಿಯ ಶಿಷ್ಯ

ದಿವಾನ್ ಮಹಮದಾಲಿಯವರ ಮನೆಗೂ ಈ ಸಮಾಚಾರವು ತಲಪಿತು ಅಲ್ಲಿ ಸಂಪೂರ್ಣವಾಗಿ ಯಾರಿಗೂ ತಿಳಿಯದು ಅರ್ಥಂಬರ್ಧವಾಗಿ ತಿಳಿಯಿತು ಎಲ್ಲರಿಗೂ ಗೊತ್ತಿದೆ. ಮಹಮದಾಲಿಯವರಿಗೆ ಎರಡು ಮಗುವೆ ಮೊದಲನೆಯ ಹೆಂಡತಿಯಲ್ಲಿ ಇಬ್ಬರು ಮಕ್ಕಳು ಆಕೆಯು ಕಾಲವಾಗಿ ಹದಿನೆಂಟು ವರ್ಷಗಳಾಗಿ ಹೋದವು. ಮಹಮದಾಲಿಯವರು ವಿಷುರಾಗುತ್ತಲೇ ಹೈದರಾಲಿಯವರು ಆರ್ಕಾಟಿನಲ್ಲಿ ದೊಡ್ಡ ಮನೆತನದಿಂದ ಚೆಲುವೆಯಾದ ಹಣ್ಣೊಬ್ಬಳನ್ನು ತಂದು ಮಹಮದಾಲಿಯ ವರಿಗೆ ಮದುವೆ ಮಾಡಿಸಿದರು ಈ ವಿವಾಹದಲ್ಲಿ ಮಹಮದಾಲಿಯವರು ಆತ್ಮಾಸಕ್ತ ರಾಗಿರಲಿಲ್ಲ ದೊಡ್ಡ ನವಾಬರ ಆಜ್ಞೆಯನ್ನು ಮೀರಲಾರದೆ ಮದುವೆಯಾದರು. ಮದುವೆಯಾದ ಹಣ್ಣನ್ನು ಅತಿ ಪ್ರೀತಿಯಿಂದ ಕಾಣುತ್ತಿದ್ದರು ಈ ಚಿಕ್ಕ ಹೆಂಡತಿಯ ಹೆಸರು ಫಾತಮಾಬಿ. ಆ ಯುವತಿಯು ಶ್ರೀಮಂತರ ಮನೆಯ ಹೆಣ್ಣು ಸತಿಗೃಹಕ್ಕೆ ಬರುವಾಗ ಬಲು ಅಟ್ಟಹಾಸದಿಂದ ಬಂದಳು ಆದರೆ ನಯಸ್ಸಾದ ಗಂಡ! ಮನೆ ನಲಿ ಯಲಿಲ್ಲ ಒಂದೆರಡು ವರ್ಷಗಳು ಹಾಗೆಯೇ ಕಳೆದವು ಮಹಮದಾಲಿಯವರು ಸದಾ ರಾಜಕಾರಣದಲ್ಲಿ ಮಗ್ನರಾಗಿರುತ್ತಿದ್ದರು ಯುದ್ಧದ ಮೇಲೆ ಯುದ್ಧ! ಆದರೂ ಮಹಮದಾಲಿಯವರು ಫಾತಿಮಳನ್ನು ಬಹುವಾಗಿ ಪ್ರೀತಿಸುತ್ತಿದ್ದರು. ಅವರ ಆವ್ಯಾ ಜಿತನಾದ ಮಧುರ ಪ್ರೇಮ! ಯುದ್ಧಗಳಲ್ಲಿ ಅವರ ಅಸ್ರತಿಕತನಾದ ಪರಾಕ್ರಮ! ದರಬಾರಿನಲ್ಲಿ ಅಧ್ವೀತಿಯವಾದ ಅಂತಸ್ತು, ಅಪಾರನಾದ ಐಶ್ವರ್ಯ, ಇವೆಲ್ಲಕ್ಕಿಂತಲೂ ಅತಿಶಯವಾದ ಅವರ ಮೃದು ಹೃದಯ! ಇವೆಲ್ಲವೂ ಫಾತಿಮಳನ್ನು ದಿನದಿನಕ್ಕೆ ಆಕರ್ಷಿಸಿದುವು ಸ್ವಲ್ಪ ಕಾಲದಲ್ಲಿಯೇ ಫಾತಿಮಳಿಗೆ ಸತಿಗಿಂತಲೂ ಪರವಸ್ತುವೇ ಇಲ್ಲವೆನ್ನುವಂತಾಯಿತು. ಅವಳು ಪತಿಯನ್ನು ಪ್ರೀತಿಸಲಾರಂಭಿಸಿದಳು ಅಲ್ಲಾನು ಕರುಣಿಸಿ ಈ ಪ್ರೇಮಪುತ್ಥಳಿಯನ್ನು ದಯಪಾಲಿಸಿದ್ದಾನೆಂದು ಮಹಮದಾಲಿಯವರ ಸಂತೋಷಕ್ಕೆ ಪಾರವಿಲ್ಲ ಹೈದರಾಲಿಯವರು ಆಕೆಯನ್ನು ಮಗಳಂತೆ ವಿಶ್ವಾಸಮಾಡ ತ್ತಿದ್ದರು ಎಷ್ಟೋ ಮುಕ್ತಾಹಾರಗಳನ್ನೂ, ರತ್ನಾಭರಣಗಳನ್ನು ಫಾತಿಮಳಿಗೆ ತಂದು ಕೊಟ್ಟಿದ್ದರು. ಫಾತಿಮಳು ಅಪ್ರತಿಮ ಸುಂದರಿಯೆಂದು ಶ್ರೀರಂಗಪಟ್ಟಣದಲ್ಲೆಲ್ಲಾ ಪ್ರಖ್ಯಾತಿಯಾಗಿತ್ತು. ಹೈದರಾಲಿಯವರೊಬ್ಬರು ಹೊರತಾಗಿ ಮತ್ತಾವ ಪುರುಷನೂ

ಆಕೆಯ ಮುಖವನ್ನು ನೋಡಿರಲಿಲ್ಲ ಆ ಸುಂದರಿಯನ್ನು ಕಣ್ಣಾರ ನೋಡಬೇಕೆಂದು ಒಂದೆರಡು ಬಾರಿ ಟಿಪ್ಪಣಿಸುತ್ತಾನೆಗೆ ಚಪಲ ಹುಟ್ಟಿದ್ದಿತು ಒಂದುಕಡೆ ಹೈದರಾಲಿ ಯವರ ಭೀತಿ ಮತ್ತೊಂದು ಕಡೆ— ಮಹಮದಾಲಿಯವರಲ್ಲಿದ್ದ ಪುಜ್ಯ ಬುದ್ಧಿ ಇವೆರಡು ಪ್ರತಿಬಂಧಕಗಳಿಂದ ಚಿಕ್ಕ ನವಾಬರು ಘಾತಿಮಳನ್ನು ನೋಡುವ ಸಾಹಸಕ್ಕೆ ಹೋಗಲಿಲ್ಲ ಘಾತಿಮಳು ಮಹಮದಾಲಿಯವರ ಪ್ರಾಣಪ್ರಿಯಳಾದ ಧರ್ಮಪತ್ನಿ! ಮೊದಲ ಹೆಂಡತಿಯ ಮಕ್ಕಳಿಬ್ಬರು, ಘಾತಿಮಳೂ ಹೊರತಾಗಿ ಮಹಮದಾಲಿಯವರಿಗೆ ಮತ್ತಾರೂ ಆತ್ಮೀಯರಿಲ್ಲ ಮಕ್ಕಳಿಬ್ಬರೂ ಪ್ರಾಪ್ತವಯಸ್ಕರು. ದರಬಾರಿನಲ್ಲಿ ಸುಲ್ತಾನರ ಅನುಗ್ರಹಕ್ಕೆ ಪಾತ್ರರು ಸುಲ್ತಾನರು ಟರ್ಕಿ ಬಾದಷಹರವರಲ್ಲಿಗೆ ಕಳುಹಿಸಿರುವ ರಾಯಭಾರದೊಂದಿಗೆ ಆ ಸಹೋದರರಿಬ್ಬರನ್ನೂ ಕಳುಹಿಸಿದ್ದಾರೆ. ಈಗ ಶ್ರೀರಂಗಪಟ್ಟಣದಲ್ಲಿ ಮಹಮದಾಲಿಯವರಿಗೆ — ಸುಖದಲ್ಲೂ ದುಃಖದಲ್ಲೂ ಸಮಭಾಗಿನಿಯಾದವಳು ಘಾತಿಮಳೊಬ್ಬಳೇ! ಮಹಮದಾಲಿಯವರ ಬಂಧನದ ಸಮಾಚಾರವು ಘಾತಿಮಳಿಗೆ ಅಶನಿಪಾತದಂತಾಯಿತು ಸ್ವಲ್ಪ ಹೊತ್ತಾದ ಮೇಲೆ ಅವಳ ಬುದ್ಧಿಗೆ ಆಲೋಚನೆ ಮಾಡುವ ಶಕ್ತಿಯು ಬರುತ್ತಲೇ ಈ ವರ್ತಮಾನವು ನಿಜವಿರಬಹುದೇ ಎಂದು ಚಿಂತಿಸಿದಳು. ನಿಜವೆಂದು ನಂಬುವುದಕ್ಕೆ ಆಧಾರವೇ ಇಲ್ಲ ಯುದ್ಧದಲ್ಲಿ ಮಹಮದಾಲಿಯವರು ಏನಾದರೂ ತಪ್ಪು ಮಾಡಿರಬಹುದೇ? ಯುದ್ಧದ ಆಚಾರ್ಯರಾದ ಮಹಮದಾಲಿಯವರು ತಪ್ಪುವುದಿಲ್ಲ ಒಂತು? ರಾಜಸಭಾ ಮರ್ಯಾದೆಯನ್ನು ಅತಿಕ್ರಮಿಸಿರಬಹುದೇ? ಸುಲ್ತಾನರ ರಾಜ್ಯಕ್ಕೆ ಆಧಾರಭೂತರಾದವರು ಮರ್ಯಾದಾತಿಕ್ರಮಣಮಾಡುವುದುಂಟೆ? ಅಥವಾ ರಾಜದ್ರೋಹವೇ? ನಿಸ್ಸೀಮ ರಾಜಭಕ್ತರಲ್ಲಿ ರಾಜದ್ರೋಹವೆಂದರೇನು? ಒಂದೂ ತೋರಲಿಲ್ಲ ಒಂದೂ ತಿಳಿಯಲಿಲ್ಲ. ಡಿಕ್ಕು ತೋರದೆ ದುಃಖಪಡುತ್ತಿದ್ದಳು

ಸುನಾರು ಮೂರು ಜಾವದ ಹೊತ್ತು ಹುಚ್ಚಿ ಸಾವಿತ್ರಿಯು ದಿವಾನ್ ಮಹಲಿಗೆ ಬಂದಳು. ಅವಳನ್ನು ಪಹರೆಯವರು ತಡೆಯುತ್ತಿರಲಿಲ್ಲ ಆದರೆ ಸ್ವಲ್ಪ ತಮಾಷೆ ಮಾಡುತ್ತಿದ್ದರು. ದಿವಾನ್ ಮನೆಯಲ್ಲಿ ಇಲ್ಲದಿದ್ದರೆ ಎರಡು ಹಾಡು ಹೇಳಿಸಿ ಕೇಳುತ್ತಿದ್ದರು. ಅವಳೊಂದೊಂದುಬಾರಿ ಪಹರೆಯವರಿಗೆ ಎಲಡಿಕೆ ಕಡ್ಡೀಪುಡಿಯನ್ನು ಕೊಡುವಳು. ಹುಚ್ಚಿಯ ಕೈಯಿಂದ ತಾಂಬೂಲವನ್ನು ತೆಗೆದುಕೊಳ್ಳುವುದು ಪಹರೆಯವರಿಗೆ ಮಹಾ ಪ್ರಸಾದ! ಇಂದು ಅವಳೊಡನೆ ಯಾರೂ ಮಾತನಾಡಲಿಲ್ಲ ಆದರಿಂದ ನನಗೇನು ಹೋಯಿತು ಎಂದುಕೊಂಡು ಒಳಗೆ ಹೋದಳು.

ಮಹಮದಾಲಿಯವರ ಮನೆಯು ಶ್ರೀರಂಗಪಟ್ಟಣದಲ್ಲಿ ಪ್ರಶಸ್ತವಾದ ಮನೆ. ಅರಮನೆಯ ಬಲಭಾಗದಲ್ಲಿದೆ. ಬೀದಿಯ ಬಾಗಿಲಿನಲ್ಲಿ ದೊಡ್ಡ ದೊಡ್ಡ ಫಡಸಾಲೆಗಳು. ಭಾರೀ ಅನೇ ಗಾತ್ರದ ತರಾಯಿ ಕಂಬಗಳು. ಮುಂಬಾಗಿಲು ದೊಡ್ಡ

ಮಹಾದ್ವಾರ ತರಾಯಿ ತುರಾಯಿಗಳನ್ನು ಕೆತ್ತಿದ ಮರದ ನಿಲುಬಾಗಿಲು ಅದರ ಮೇಲೆ ಬೆಳ್ಳಿಯ ಸಣ್ಣ ಗಂಟೆಗಳು ಸಾಲಾಗಿ ಕಟ್ಟಲ್ಪಟ್ಟಿವೆ ಮೇಲೆ ಮೂರು ಅಂತಸ್ತುಗಳು ಮೂರನೆಯ ಮಹಡಿಯ ಮೇಲೆ ಮೂರು ಚಿನ್ನದ ಕಳಸಗಳು. ಇದು ಹೊರಗಿನ ನೋಟಕ್ಕೆ ಕಾಣುವ ಆಯಕಟ್ಟು' ಬೀದಿಯ ಪಹರೆಯ ಹೆಬ್ಬಾಗಿಲನ್ನು ದಾಟಿಹೋಗುತ್ತಲೇ ದೊಡ್ಡ ಚೌಕಿ ನಾಲ್ಕು ಕಡೆಯೂ ವಿಶಾಲವಾದ ಪಡಸಾಲೆಗಳು. ಉದ್ದಕ್ಕೂ ಸಾಲಾಗಿ ತರಾಯಿ ಕಂಬಗಳು ಆ ಕಂಬಗಳೆಲ್ಲಾ ಬಣ್ಣ ಹಾಕಿ, ಬೆಳ್ಳಿಯ ವರಕು ಬಂಗಾರದ ವರಕಿನ ನಕಾಲೆ ಕೆಲಸ ಮಾಡಿದೆ ಆ ಧಳಧಳನೆ ಹೊಳೆಯುವ ಕಂಬಗಳ ಮಧ್ಯದಲ್ಲಿ ಕಂದಿಲುಗಳು ಗೋಡೆಗಳ ಮೇಲೆ ಚಿತ್ರಕಾರರು ಅನೇಕ ಚಿತ್ರಗಳನ್ನು ಬರೆದಿದ್ದಾರೆ ನಾಲ್ಕು ಪಡಸಾಲೆಗಳಿಗೆ ಸ್ವಲ್ಪ ತಗ್ಗಾಗಿ ಕೆಳಗಿನ ಪಡಸಾಲೆಗಳು ಮಧ್ಯೆ ವಿಸ್ತಾರವಾದ ತೊಟ್ಟಿ! ಕೆಳಗಿನ ಪಡಸಾಲೆಯ ಕೊನೆಯಲ್ಲಿ ತೊಟ್ಟಿಯು ಅಂಚಿನಲ್ಲಿ ದೊಡ್ಡ ದೊಡ್ಡ ಹಿತ್ತಾಳೆಯ ದೀಪಸ್ತಂಭಗಳು ತೊಟ್ಟಿಯ ನಾಲ್ಕು ಕಡೆ ಹಿತ್ತಾಳೆಯ ಸೀಕುದಾನಿಗಳು ಅದರಲ್ಲಿ ಮರಳು ತುಂಬಿದೆ ಪಡಸಾಲೆಯ ಮೂಲೆಗಳಲ್ಲಿಯೂ ನಾಲ್ಕು ಕಡೆಯೂ, ಮೇಲಕ್ಕೆ ಹತ್ತುವ ವಿಶಾಲವಾದ ಮೆಟ್ಟಲುಗಳು ಆ ಮೆಟ್ಟಲುಗಳೆಲ್ಲಾ ರತ್ನ ಕಂಬಗಳನ್ನು ಬಡಾಯಿಸಿದೆ ಮೇಲೆ ಹತ್ತುತ್ತಲೇ ವಿಶಾಲವಾದ ನಾಲ್ಕು ಕೋಣೆಗಳು ಮಧ್ಯದಲ್ಲಿ ಪ್ರಶಸ್ತವಾದ ಹಜಾರ. ಸುತ್ತಲೂ ಚಂದ್ರಶಾಲೆಗಳು ಈ ಹಜಾರವೇ ದಿವಾನ್‌ವರ ದಿವಾನ್‌ಖಾನೆ ತಪ್ಪು ಪ್ರೋಷಾಕಿನ ಮೇಲೆ ಸೊಗಸಾದ ವಿಮಾನದ ಕೆಲಸ ಗೋಡೆಗಳಿಗೆ ದೊಡ್ಡ ದೊಡ್ಡ ನಿಲುಗನ್ನಡಿಗಳನ್ನು ಕಟ್ಟಿವೆ. ಮಧ್ಯದಲ್ಲಿ ದೊಡ್ಡ ನವಾಬರ ತೈಲ ಚಿತ್ರ. ಎದುರಿಗೆ ಚಿಕ್ಕ ನವಾಬರ ತಸ್ವೀರು! ಮತ್ತೊಂದು ಕಡೆ ಗೋಡೆಯಲ್ಲಿ ಬಡಾ ಫಕೀರರ ತೈಲ ಚಿತ್ರ! ಗೋಡೆಗಳ ಮೇಲೆ ಮಕ್ಕಾ, ಮದೀನಾಗಳ ದೃಶ್ಯವು ಚಿತ್ರಿತವಾಗಿದೆ. ಇನ್ನೊಂದು ಕಡೆ ಡಿಲ್ಲಿಯ ಅರಮನೆಯ ಚಿತ್ರ ಜುಮ್ಮಾ ಮಶೀದಿಯ ಚಿತ್ರ ಇವೆರಡರ ನಡುವೆ ಮಹಮದ್ ಪೈಗಂಬರರ ಭವ್ಯವಾದ ಚಿತ್ರ ಆಜಾನುಬಾಹುವಾದ ಶರೀರ. ಪ್ರಜ್ಜಲಿಸುವ ಮುಖ ಕಾಂತಿ! ಆ ಸುಂದರ ಮುಖವನ್ನು ಮತ್ತಷ್ಟು ಸುಂದರವಾಗಿ ಪ್ರಕಾಶಮಾನವಾಗಿ ಬೆಳಗುತ್ತಿರುವ ತೇಜೋಮಯವಾದ ವಿಶಾಲ ನೇತ್ರಗಳು. ಸಾಂದ್ರವಾದ ಭ್ರೂಯಗ್ಮ ದೀರ್ಘವಾದ ಮೊನಚಾದ ನಾಸಿಕ ತೆಳುವಾದ ತುಟಿಗಳು ವಿಶಾಲವಾದ ಎತ್ತರವಾದ ಲಲಾಟೆ ಆ ಪ್ರಫುಲ್ಲವದನಾರವಿಂದವನ್ನು ಶೋಭಾಯಮಾನವಾಗಿ ಮಾಡುತ್ತಿರುವ ಭವ್ಯವಾದ ಗಡ್ಡ, ಮೀಸೆಗಳು ತಲೆಯ ಮೇಲೆ ಜಟಾಜುಟಿ. ಆಪಾದಮಸ್ತಕವಾದ ನಿಲುವಂಗಿ ಕೈಯ್ಯಲ್ಲಿ ದೊಣ್ಣೆ! ಆ ಭವ್ಯಮೂರ್ತಿಯ ಮುಂದೆ ಮಹಮದಾಲಿಯು ಮೊಣಕಾಲಾರಿ ಕುಳಿತುಕೊಂಡು, ಕೃಪಾ ಭಿಕ್ಷು ಬೇಡುತ್ತಿರುವ ಭಾವ. ಹುಚ್ಚಿ ಸಾವಿತ್ರಿಯು ಆ ಹಜಾರಕ್ಕೆ ಬಂದು ಅಲ್ಲಿ ಹಾಡಲಾರಂಭಿಸಿದಳು. ಅಲ್ಲಿ

ಅನಳ ಹಾಡನ್ನು ಕೇಳುವರಾರು ' ಅನಳು ಯಾರಾದರೂ ಕೇಳಬೇಕೆಂದು ಹಾಡುವುದೂ ಇಲ್ಲ ತನ್ನ ಅನಂದಕ್ಕೆ ತಾನು ಹಾಡುತ್ತಾಳೆ ಆ ಹಜಾರದ ಹಿಂದುಗಡೆ ಚಂದ್ರಶಾಲೆಯಲ್ಲಿ ನಿಂತಿದ್ದ ಬಾಂದಿಯೊಬ್ಬಳು "ಹುಚ್ಚಿ! ಸದ್ವಿಮಾಡಬೇಡ ಬೇಗಂ ಸಾಹೇಬರು ದುಃಖ ಮಗ್ನರಾಗಿದ್ದಾರೆ " ಎಂದು ಹೇಳಿದಳು.

ಹುಚ್ಚಿಯು ಹಾಡುತ್ತಲೇ-ಚಂದ್ರಶಾಲೆಗೆ ಹೋಗಿ-ಅಲ್ಲಿ ಮೆಟ್ಟಿಲುಗಳನ್ನು ಹತ್ತಿ ಮೇಲಿನ ಹಜಾರಕ್ಕೆ ಹೋದಳು ಆ ಅಂತಸ್ತು ಬೇಗಂ ಸಾಹೇಬ್ ಜನಾನಾ ಮಹಲ್! ಆ ಮಹಲ್ ಅತ್ಯಂತ ಮನೋಹರವಾಗಿ ಶೃಂಗರಿಸಲ್ಪಟ್ಟಿದೆ ಕಿಟಕಿಗ-ಬಾಗಿಲುಗಳಿಗೆಲ್ಲಾ ಕಿಂಕಾಸಿನ ಫರದಗಳು ಇಳೇಬಿಟ್ಟವೆ ನೆಲಕ್ಕೆ ಅಂಜುರದ ಬಣ್ಣದ ರತ್ನಕಂಬಳಿಯು ಹಾಸಲ್ಪಟ್ಟಿದೆ ನಾಲ್ಕು ಕಡೆ ಮೂಲೆಗಳಲ್ಲೂ ಅಮೃತ ಶಿಲೆಯ ಪುತ್ಥಳಿಗಳಿವೆ ಅವು ಕೃತಕ ಪುಸ್ಪಗಳಿಂದ ಅಲಂಕರಿಸಲ್ಪಟ್ಟಿವೆ ಮೇಲೆ ಭುವನೇಶ್ವರಿಯನ್ನು ಕಟ್ಟಿ ಚಿನ್ನದ ಮುಲಾಮು ಮಾಡಿದ್ದಾರೆ ಹುಚ್ಚಿಯಲ್ಲಿ ಲೋಡು ದಿಂಬು ಇಟ್ಟು ಸದರು ಮಾಡಿದ್ದಾರೆ ಅದರ ಮೇಲೆ ವೀಣೆಯು ಕಲಾಪತ್ತಿನ ಗೌಸು ಹಾಕಿ ಇಡಲ್ಪಟ್ಟಿದೆ ಚಿತ್ರಸರಗಳೂ, ಕನ್ನಡಿಗಳೂ, ಗೋಡೆಗೆ ಕಟ್ಟಲ್ಪಟ್ಟಿವೆ ಆ ಮಹಲಿಗೆ ಹೋದರೆ-ನನ್ನೀರು ಅತ್ತರುಗಳ ವಾಸನೆಯು ಘಮಘಮಿಸುತ್ತದೆ ಆ ಹಜಾರದ ಬಲಭಾಗದ ಕೋಣೆಯು ಬೇಗಂ ಸಾಹೇಬ್ ಶಯ್ಯಾಗೃಹ! ಅಲ್ಲಿ ಫಾತಿಮಳು ಅಸ್ತವ್ಯಸ್ತವಾಗಿ ಮಂಚದಮೇಲೆ ಮಲಗಿದ್ದಾಳೆ ಮುರಿಯನ್ನು ವಾನಮಾಡಿದ್ದಾಳೆ ಮುಖವು ಕಂಪೇರಿ ಕಣ್ಣುಗಳು ಆರಕ್ತವಾಗಿವೆ ಜ್ಞಾನ ರೂಪತೆ ಇಲ್ಲ ದಿದ್ದರೂ, ಮನವು ಉತ್ತೇಜಿತವಾಗಿದೆ ಕೋಣೆಯ ಬಾಗಿಲು ಸರಿದು ಹುಚ್ಚಿಯು ಕಾಲಿಟ್ಟಳು ತಂಬೂರಿಯನ್ನು ಮಿಾಟುತ್ತಾ ಸಣ್ಣ ಧ್ವನಿಯಿಂದ ರಾಗವನ್ನೆತ್ತಿರಳು ಫಾತಿಮಳು ಜಗ್ಗನೆದ್ದು "ಹರಾಂ ಮುಂಡೆ! ಏಕೆ ಹಾಡುತ್ತಿ" ಎಂದು ಬನ್ನಿನಮೇಲೆ ಒಂದೇಟು ಕೊಟ್ಟಳು ಹುಚ್ಚಿಯು ಗಟ್ಟಿಯಾಗಿ ಹಾಡಿದಳು ಬೇಗಂ ಸಾಹೇಬ್ ಬೇಸತ್ತು "ಹುಚ್ಚಿ ಹಾಡಬೇಡಮ್ಮಾ ನಿನಗೊಂದು ಬಟ್ಟಲು ಮಧ್ಯವನ್ನು ಕೊಡುತ್ತೇನೆ" ಎಂದು ದೈನ್ಯಭಾವದಿಂದ ಬೇಡಿಕೊಂಡಳು ಹುಚ್ಚಿಯು ಗಹಗಹಿಸಿ ನಗುತ್ತಾ "ನೋಡಿದಿರಾ ನನ್ನ ಏಟು" ಎಂದಳು ಸಮೀಪದಲ್ಲಿದ್ದ ಪಠ್ಯಂಕದಲ್ಲಿ ಕುಳಿತಳು ಫಾತಿಮಳು ಬಟ್ಟಲಿನಲ್ಲಿ ಮಧ್ಯವನ್ನು ಕೊಟ್ಟಳು ಹುಚ್ಚಿಯು ಕೊಂಚ ಕೊಂಚವಾಗಿ ಮಧ್ಯವನ್ನು ಸೇವಿಸುತ್ತಾ ಮಾತಿಗೆ ಮೊದಲು ಮಾಡಿದಳು

"ಬೇಗಂ ಸಾಹೇಬ್! ದಿವಾಸರ ಸಸೂಚಾರವು ತಿಳಿಯಿತೇನು?"

"ಹೌದು! ಸುವಿತ್ತಿ ಅದೇನೋ ದೊಡ್ಡ ಗಂಡಾಂತರವು ಬಂದ ಹಾಗಿದೆ."

"ಸುಲ್ತಾನರು ಬಲು ಕೋಪಿಷ್ಠರು ಸ್ವಾಭಿಮಾನಿಗಳು, ಅವರು ಏನು ಮಾಡುವುದಕ್ಕೂ ಹಿಂದು ಮುಂದು ನೋಡುವುದಿಲ್ಲ "

“ನಿಜನಾದ ಸಮಾಚಾರವೇನೆಂಬುದನ್ನು ನೀನು ಬಲ್ಲೆಯಾ ?”

“ಇಲ್ಲ ತಾಯಿ! ಕೊಂಚ ಕೊಂಚ ತಿಳಿದಿದೆ ಇಯಜ್ಞಾಖಾನರೊಡಗೂಡಿ ದಿವಾನರು ದೊಡ್ಡ ಪಿತೂರಿ ನಡೆಸಿದ್ದಾರೆಂತೆ ಅದೆಲ್ಲಾ ಹೊರಬಿದ್ದು ಸುಲ್ತಾನರು ಇಬ್ಬರನ್ನೂ ಬಂಧನದಲ್ಲಿಡಿಸಿದ್ದಾರೆಂತೆ ”

“ದಿವಾನರಿಗೆ ಏನಾಗಬಹುದು ?”

“ಅಮರಣಾಂತ ಬಂಧನದಲ್ಲಿಡಬಹುದು ಅಥವಾ ತೋಪಿನ ಬಾಯಿಗೆ ಕಟ್ಟಿಸಬಹುದು ”

“ನನ್ನ ಗತಿ ಏನಾಗುತ್ತೋ ?”

“ಏನಾಗುತ್ತಿ! ದೊಡ್ಡ ಜಗಂ ಸಾಹೇಬರಿಗೆ ತಮ್ಮ ವೇಲೆ ಸರಮು ವಾತ್ಸಲ್ಯ ! ಅವರು ತಮ್ಮನ್ನು ಹೀಗೆಯೇ ಕಾಪಾಡಬಹುದು ”

“ದಿವಾನರ ಸಾನ್ನಿಧ್ಯವಿಲ್ಲದೇ ನನಗೆ ಈ ಸಂಸತ್ತು ಸೌಭಾಗ್ಯಗಳೊಂದೂ ರುಚಿ ಸವು”

“ಹಾಗಾದರೇನು ಮಾಡುವಿರಿ ? ನನ್ನಂತೆ ಹುಚ್ಚಿಯಾಗಿ ತಿರುಗುವಿರೇನು ?”

“ಇಲ್ಲ! ದಿವಾನರನ್ನು ಬಿಡಿಸುವುದಕ್ಕೂ ನನ್ನ ಸರ್ವಸ್ವವನ್ನೂ ಒಪ್ಪಿಸುತ್ತೇನೆ.”

“ತಮ್ಮ ಸುಂದರ ಮುಖಾರವಿಂದವನ್ನು ನೋಡಿ, ದಿವಾನರನ್ನು ಬಿಟ್ಟುಬಿಡುತ್ತೀರೇನು ? ಬಿಟ್ಟರೂ ಬಿಡಬಹುದು ನಾನು ಗಂಡ, ಹಾಗಿರೆ ತಮಗಾಗಿ, ತಮ್ಮ ರೂಪಿಗಾಗಿ, ಏನು ಬೇಕಾದರೂ ಮಾಡಿ ಕೊಡುತ್ತಿದ್ದೆ” ಎಂದು ಹೇಳಿ ಸಾವಿತ್ರಿಯು ಘಾತಿಮಳನ್ನು ಚುಂಬಿಸಿದಳು

ಘಾತಿಮಳು ಹುಚ್ಚಿಯ ಕೆನ್ನೆಗೆ ಒಂದು ಏಟು ಕೊಟ್ಟು, “ಬಾಂದಿ! ನಿನಗೆ ಮಾನವಿಲ್ಲವೇ ?” ಎಂದಳು

ಹುಚ್ಚಿಯು ನಗುತ್ತಾ—“ಬೇಗಂ ಸಾಹೇಬ್! ಇಷ್ಟೇಕೆ ಕುಸಿತರಾಗುವಿರಿ. ನಾನು ಮುತ್ತಿಟ್ಟರೆ ತಮ್ಮ ಪತಿವ್ರತಾ ಧರ್ಮವು ಮುಳುಗಿ ಕೋಗುವುದೇನು ? ಅಕ್ಕತಂಗಿಯರು ಪರಸ್ಪರ ಚುಂಬಿಸಿಕೊಡದೇನು ? ನಾನು ನಮ್ರ ಸಹೋದರಿ ಎಂದು ಕೊಳ್ಳೆ! ತಮಗಾಗಿ ಪ್ರಾಣವನ್ನೊಪ್ಪಿಸಬಲ್ಲ ಸ್ನೇಹಿತಳೆಂದುಕೊಳ್ಳೆ! ನೋಡಿ, ಆ ಮಿರ್ಸಾದಕನನ್ನು ಬಿಡಿಸಿದವಳು ನಾನಲ್ಲವೇ? ಇಲ್ಲದಿದ್ದರ ಕಾರಾಗೃಹದಲ್ಲಿ ಅವನನ್ನು ಇಲಿಗಳ ಕಿತ್ತುತ್ತಿನ್ನುತ್ತಿದ್ದವು ಇವತ್ತು ನೋಡಿ, ಅವನ ಅಂತಸ್ತು ವೈಭವಗಳನ್ನು ಸುಲ್ತಾನರು ರಾಜ್ಯಭಾರ ಮಾಡುತ್ತಾರೆ ಈ ರಾಜ್ಯದ ಸುಖಸಾಮ್ರಾಜ್ಯವನ್ನನುಭವಿಸುವವನು ಮಿರ್ಸಾದಕ್ ! ಅವನು ನನ್ನ ಸೂಕ್ತದ ಗೊಂಬೆ ಅವನು ದಿವಾನರವರ ಶಿಷ್ಯ ದಿವಾನ್ ಸಾಹೇಬರು ಅವನಿಗೆ ಎಷ್ಟೋ ಬಾರಿ ಪ್ರಾಣದಾನ

ಮಾಡಿದ್ದಾರೆ ಇಂದು ದಿವಾನರನ್ನು ಬಂಧನದಿಂದ ಬಿಡಿಸಲು ಅವನನ್ನು ವ್ರೇರಿಸು ತ್ತೇನೆ, ಬಲಾತ್ಕರಿಸುತ್ತೇನೆ” ಎಂದು ಹೇಳಿದಳು.

ಇದನ್ನೆಲ್ಲಾ ಕೇಳಿ ಘಾತಿಮಳಿಗೆ ಹಿಡಿಸಲಾರದಷ್ಟು ಆನಂದವಾಯಿತು ಶೋಕ ಗ್ರಸ್ತವಾಗಿದ್ದ ಅವಳ ಮುಖವು ಗ್ರಹಣವು ಬಿಟ್ಟುಚಂದ್ರಬಿಂಬದಂತೆ ಪ್ರಕಾಶಿಸಿತು ಆ ಸುಂದರ ಮುಖದಲ್ಲಿ ನಗುವಿನ ಧವಳ ಭಾಯೆಯು ಕಂಗೊಳಿಸಿತು ಅರ್ಥಶಾಯಿ ತಾವಸ್ಥೆಯಲ್ಲಿ ವರಗಿಕೊಂಡಿದ್ದ ಘಾತಿಮಳು ಹುಚ್ಚಿಯನ್ನು ಬಿಗಿದಪ್ಪಿ ಚುಂಬಿಸಿ, “ಸಾವಿತ್ರಿ! ಇಂದು ನೀನು ನನ್ನ ಪ್ರಾಣದಾತ್ರಿ”ಎಂದಳು ಅವರವರು ಬಲು ಹೊತ್ತು ಮಾತನಾಡಿದರು ಆ ದಿನ ಸಂಧ್ಯಾಕಾಲ ಮಿರ್ಸಾದಕನನ್ನು ಮಹಲಿಗೆ ಕರೆತರುವುದಾಗಿ, ಅವನಿಂದಲೇ ಪ್ರಮಾಣ ಮಾಡಿಸುವುದಾಗಿ ಹುಚ್ಚಿಯು ಭರವಸೆ ಕೊಟ್ಟು, ಮಹಲಿನಿಂದ ತೆರಳಿದಳು

ಘಾತಿಮಳು ಸಹಜವಾಗಿ ವಿಲಾಸಿನಿ! ವಸ್ತ್ರಾಲಂಕಾರಗಳಲ್ಲಿ ಬಲು ಆಶೆ ತಾಳು ತ್ರಿಲೋಕಸುಂದರಿಯೆಂದು ಅತಿ ಹೆಮ್ಮೆ. ಸದಾ ಶೃಂಗಾರಪ್ರಿಯಳು ಮಹ ಮದಾಲಿಗೆ ಇದೊಂದೂ ಸೊಗಸದು ಆದರೂ ಅವನು ಘಾತಿಮಳನ್ನು ದೇವರಂತೆ ಆರಾಧಿಸುತ್ತಾನೆ ಅವಳಿಗೆ ಬೇಕಾದ ವಸ್ತ್ರಾಭರಣಗಳನ್ನು ತಂದುಕೊಡುತ್ತಾನೆ ಮಹಮದಾಲಿಯ ಸರ್ವಸ್ವಕ್ಕೂ ಅವಳೇ ಸ್ವತಂತ್ರಾಧಿಕಾರಿಣಿ ಘಾತಿಮಳ ಆರಾಧನೆ ಗಿಂತಲೂ ಮಿಗಿಲಾದುದು ಅವನಿಗೆ ಯಾವುದೂ ಇಲ್ಲ ಘಾತಿಮಳು ಎಷ್ಟು ಸೊಗಸು ಗಾತಿಯೋ, ಅಷ್ಟೇ ಗುಣವತಿ ಆ ಗುಣಲುಬ್ಧನಾಗಿ ಮಹಮದಾಲಿಯು—ಘಾತಿಮಳಿಗೆ ಅಷ್ಟು ಒಲಿದಿದ್ದಾನೆ ಆದರೆ ಮಹಮದಾಲಿಯು— ಸದಾ ರಾಜಕಾರಣಾಸಕ್ತ ನಾಗಿರುತ್ತಾನೆ. ಯುದ್ಧದ ಮೇಲೆ ಯುದ್ಧಗಳು ಯುದ್ಧಕ್ಕೆ ಹೋದರೆ ಗೆದ್ದು ಬರ ಬೇಕು. ಇಲ್ಲವೇ ರಣಕ್ಷೇತ್ರದಲ್ಲಿ ಪ್ರಾಣವನ್ನೊಪ್ಪಿಸಬೇಕು ಇದೇ ಅವನ ಸಿದ್ಧಾಂತ ! ಎಷ್ಟೋ ಸಂದರ್ಭದಲ್ಲಿ ಯುದ್ಧವು ಪ್ರಾಪ್ತವಾದಾಗ, ಹೈದರಲ್ಲೀಖಾನರೂ, ಟಿಪ್ಪಣಿಸು ಲ್ತಾನರೂ, ಶತ್ರುಗಳೊಡನೆ ಸಂಧಿ ಮಾಡಿಕೊಂಡಾಗ ಮಹಮದಾಲಿಯು ಖತೆಗೊಂಡ ಗಜದಂತೆ ಉನ್ನತ್ತನಾಗುತ್ತಿದ್ದನು ಆಗ ಅವನನ್ನು ಸಮಾಧಾನ ಮಾಡುವುದು ನನಾಬರಿಗೆ ಬಹು ಪ್ರಯಾಸವಾಗುತ್ತಿತ್ತು ಈ ಯುದ್ಧನಿಗ್ರಹಗಳಲ್ಲಿ ಘಾತಿಮಳಿಗೆ ಪತಿಸಾನ್ನಿಧ್ಯವಿಲ್ಲ ಆದರಿಂದ ಅವಳು ಬಹಳ ಖಿನ್ನಳಾಗುತ್ತಿದ್ದಳು. ಯುದ್ಧವನ್ನು ಕಲಿಯಬೇಕೆಂದು ಅವಳಿಗೆ ಬಹಳ ಆಶೆ ಇತ್ತು ಯುದ್ಧವಿದ್ಯೆಯು ಬಂದಿದ್ದರೆ ತಾನೂ, ಮಹಮದಾಲಿಯವರೊಡನೆ ಸಮಸಮವಾಗಿ ಯುದ್ಧಕ್ಕೆ ಹೋಗಬಹುದೆಂದೂ, ಅಲ್ಲಿ ಅವರ ಸಾನ್ನಿಧ್ಯದಲ್ಲಿರಬಹುದೆಂದೂ ಅವಳ ಕಲ್ಪನೆ ತನಗೂ ಯುದ್ಧವನ್ನು ಕಲಿಸಿ ಕೊಡಬೇಕೆಂದು ಎಷ್ಟೋ ಸಾರಿ ಗಂಡನನ್ನು ಪ್ರಾರ್ಥಿಸುತ್ತಿದ್ದಳು. ಮಹಮದಾಲಿಯೂ

ಎಷ್ಟೋ ಪ್ರಯತ್ನ ಪಟ್ಟನು. ಫಲಿಸಲಿಲ್ಲ ಅವನು ವಿಲಾಸಿನಿಯಾದ ಘಾತಿಮಳಗೆ ಯುದ್ಧ ಕ್ಷೇತ್ರವು ಹಿತವಾಗುವುದಿಲ್ಲವೆಂದು ಹೇಳುತ್ತಿದ್ದನು ಕೋಮಲವಾದ ಪುಷ್ಪವು ಬಾಣದ ಕಿಡಿಯಾಗುವುದಿಲ್ಲವೆಂದು ಘಾತಿಮಳನ್ನು ಹಾಸ್ಯಮಾಡುತ್ತಿದ್ದನು ವಿಲಾಸಿನಿಯಾದ ಘಾತಿಮಳು, ವಿರಹವನ್ನು ಸಹಿಸಲಾರದೇ ಮದ್ಯಪಾನವನ್ನು ಕಲಿತಿದ್ದಳು. ಅದರಲ್ಲಿ ಗೋಪ್ಯವೇನೂ ಇರಲಿಲ್ಲ ಆದು ಮಹಮದಾಲಿಗೆ ಗೊತ್ತಿತ್ತು ಅವನು ಘಾತಿಮಳ ಮೇಲಿದ್ದ ಪ್ರೀತಿಯಿಂದ ಅದನ್ನು ನಿರೋಧಿಸುತ್ತಿರುತ್ತಿಲ್ಲ ಮದ್ಯವನ್ನು ನಿಷೇಧಿಸಿದರೆ ಆ ಪುಷ್ಪವು ಬಾಡಿಹೋಗುವುದೆಂದು ಅವನು ಅಂದುಕೊಳ್ಳುತ್ತಿದ್ದನು. ಆದರೆ ಅಲ್ಲಾನ ರಾಜ್ಯದಲ್ಲಿ ಘಾತಿಮಳು ಪಾಪಿಯೆಂದು ಕಳವಳಪಡುತ್ತಿದ್ದನು. ಅದಕ್ಕಾಗಿ ತಾನೇ ಅಲ್ಲಾನಲ್ಲಿ ಪ್ರಾರ್ಥನೆ ಮಾಡುತ್ತಿದ್ದನು ಅವಳ ಪತಿವ್ರತಾರ್ಥಮವು ಅಲ್ಲಾನ ರಾಜ್ಯದಲ್ಲಿಯೂ ಅವಳಿಗೆ ಸುಖವನ್ನೇ ಮಾಡುತ್ತದೆಂದು ನಂಬುತ್ತಿದ್ದನು. ಹೀಗೆ ಪತಿಪತ್ನಿಯರ ಮನೋವೃತ್ತಿಯು ಭಿನ್ನ ಭಿನ್ನವಾಗಿದ್ದರೂ ಮನಸ್ಸು ಏಕೀಭವಿಸಿತ್ತು ಒಂದೇ ಗುಚ್ಛದ ಎರಡು ಪುಷ್ಪಗಳು ಒಂದು ಕೆಂಪು, ಮತ್ತೊಂದು ಬಿಳುಪು. ಘಾತಿಮಳು ಸಂಗೀತಪ್ರಿಯೆ, ಸಂಗೀತದಲ್ಲಿ ಎತ್ತಿದಕ್ಕೆ, ಅವಳಿರುವ ವಾತಾವರಣವೆಲ್ಲವೂ ಗಾನ ಸೌರಭಮಯವಾದುದು. ಅವಳೊಬ್ಬ ಹಾಡುವ, ಪಾಡುವ, ನಕ್ಕು ನಲಿಯುವ ರಾಜಹಂಸಿ ಇಂದ್ರವ್ಯಾಧನ ಅಲುಗು ನೆಟ್ಟು ಪರಿತಪಿಸುತ್ತಿರುವ ಮರಾಳಿ. ಬಂಧನದಲ್ಲಿರುವ ಮಹಮದಾಲಿಯ ಚಿಂತೆಯು ಅವಳನ್ನು ಕಬಳಿಸಿತ್ತು ಇಂದು ಅವಳು ದುಃಖಿನಿ, ದಡವನ್ನು ಕಾಣದ ದುಃಖಸಾಗರದಲ್ಲಿ ತೇಲುತ್ತಿರುವ ಸುಂದರ ಕದ್ಮ. ಈ ದುಃಖದಿಂದ ಪಾರುಮಾಡಬಲ್ಲವರಾರು? ಹುಚ್ಚಿಯು ಸಂಧ್ಯಾಕಾಲ ಮಾರ್ಸಾದಕನನ್ನು ಕರೆತರುವುದಾಗಿ, ಅವನಿಂದ ವಾಗ್ದಾನಮಾಡಿರುವುದಾಗಿ ಹೇಳಿ ಹೋಗಿದ್ದಾಳೆ. ಮಾರ್ಸಾದಕನು ಈ ಕೆಲಸವನ್ನು ಮಾಡಬಲ್ಲ. ದಿವಾನರಿಗೂ ಅವನ ಮೇಲೆ ಬಲು ವಿಶ್ವಾಸ ಅವನು ಬಂದರೆ ನಿಜವಾದ ಸಮಾಚಾರವೆಲ್ಲವೂ ತಿಳಿಯುತ್ತೆ. ಮಹಮದಾಲಿಯವರು ಸಾಕ್ಷಾತ್ತಾಗಿ ಯಾವ ಅಪರಾಧವನ್ನೂ ಮಾಡಿರುವುದಿಲ್ಲ ಯಾರೋ ಅವರ ಮೇಲೆ ದೂರು ಹೇಳಿ ಸುಲ್ತಾನರನ್ನು ರೇಗಿಸಿರಬಹುದು. ನಿಜಾಂಶವನ್ನು ಹೇಳಿ ಒಪ್ಪಿಸಿ ಮಹಮದಾಲಿಯವರನ್ನು ಬಂಧನುಕ್ತರನ್ನಾಗಿ ಮಾಡುವುದಕ್ಕೆ ಮಾರ್ಸಾದಕನೆ ಸರಿಯಾದ ಮನುಷ್ಯ ಹೀಗೆಲ್ಲಾ ಗುಣಾಕಾರ ಹಾಕುತ್ತಿದ್ದಳು. ಸೂರ್ಯಾಸ್ತಮಾನವಾಯಿತು ಹುಚ್ಚಿಯ ಸದ್ದೇ ಇಲ್ಲ. ಹುಚ್ಚಿಯು ಸುಳ್ಳು ಹೇಳಿದಳೇ ಎಂಬ ಶಂಕೆಯು ಬಂತು ಮಾರ್ಸಾದಕನೇ ಇದು ಸಾಧ್ಯವಾಗದ ಕೆಲಸ ಎಂದು ನಿರಾಕರಿಸಿದನೇ ಎಂಬ ಭಯವು ಬಂತು ಒಂದರಮೇಲೊಂದು ಆತಿ ನಿರಾಶೆಗಳ ಚಿಂತೆಯು ಬಂದು ಘಾತಿಮಳ ಮನಸ್ಸು ಡೋಲಾಯಮಾನವಾಗಿತ್ತು ಮನಸ್ಸಿನ ಹೊರೆಯನ್ನು ಸಹಿಸಲಾರದೇ ಮದ್ಯಪಾತ್ರೆಯ ಹತ್ತಿರ ಹೋಗಿ ಸ್ವಲ್ಪ ಮದಿರೆಯನ್ನು

ಪಾನ ಮಾಡಿದಳು ಸಮಾಧಾನವಾಗಲಿಲ್ಲ ಪುನಃ ಪಾನಮಾಡಿದಳು ಮೇಲೆ ಮೇಲೆ ಮೇಲೆ ಪಾನಮಾಡಿ ಪಾತ್ರೆಯು ಒರಿದಾಯಿತು ಮುಂದಿನ ಹಜಾರಕ್ಕೆ ಬಂದಳು ದೀಪಗಳು ಜ್ವಲಿಸುತ್ತಿದ್ದವು ಹೈದರಲ್ಲಿಖಾನರ ಪಟದ ಹತ್ತಿರ ಹೋಗಿ ನಿಂತು ಅಳಲಾರಂಭಿಸಿದಳು ಎಷ್ಟು ಅತ್ತರೂ ದುಃಖವು ಮುಗಿಯಲೇ ಇಲ್ಲ ಪುನಃ ಅಂತಃಪುರದ ಮಹಲಿಗೆ ಹೋಗಿ ತನ್ನ ವಿಲಾಸ ಗೃಹಕ್ಕೆಹೋದಳು ಅಲ್ಲಿ ದೊಡ್ಡ ನಿಲುಗನ್ನಡಿಯ ಮುಂದೆ ನಿಂತಳು ತನ್ನ ಅಸ್ತವ್ಯಸ್ತವಾಗಿದ್ದ ವಸ್ತ್ರಗಳನ್ನು ನೋಡಿದಳು ದುಃಖದಿಂದ ಕೋಪೋದ್ರಿಕ್ತವಾದ ತನ್ನ ಮುಖವನ್ನು ನೋಡಿಕೊಂಡಳು ಬಿಚ್ಚಿ ಹಾರಾಡುತ್ತಿದ್ದ ತನ್ನ ಕೇಶದಾಮವನ್ನು ಹಿಡಿದು ಅಸ್ತವ್ಯಸ್ತವಾಗಿ ಕೊರಳಿಗೆ ಸುತ್ತಿಕೊಂಡಳು. ಕಟಕಟನೆ ಹಲ್ಲು ಕಡಿದಳು ಪುನಃ ಸೇವಕಳನ್ನು ಕರೆದಳು ಮಧ್ಯದ ಪಾತ್ರೆಯ ಕಡೆಗೆ ಕಣ್ಣು ತೋರಿಸಿ ನೋಡು ಎಂದಳು ಆ ಸೇವಕಳು ಓಡಿ ಹೋಗಿ ಆ ಪಾತ್ರೆಯಲ್ಲಿ ತುಂಬ ಘನುಘಮಿಸುವ ಮಧುವನ್ನು ತಂದಿಟ್ಟಳು ಫಾತಿಮಳು ಬಟ್ಟಲಿಗೆ ಬಗ್ಗಿಸಿಕೊಂಡು ಪುನಃ ಕುಡಿದಳು ತೂರಾಡುತ್ತಾ ಮಂಚದ ಮೇಲೆ ಹೋಗಿ ಕುಳಿತು ಹಾಡಲಾರಂಭಿಸಿದಳು ಅದರಿಂದಲೂ ಶಾಂತಿಯಾಗಲಿಲ್ಲ ಅಳಲಾರಂಭಿಸಿದಳು. ಅಳುತ್ತ ಮಲಗಿದಳು

ದಿನಾನರ ಮಹಲಿನಲ್ಲಿ

ಹುಚ್ಚಿಯು ದಿನಾನರ ಮನೆಯಿಂದ ಹೊರಟಳು—ಮಿರ್ ಸಾದಕನ ಮನೆಗೆ ಹೊರಟಳು. ಮಿರ್ ಸಾದಕನ ಮನೆಯು ದರಿಯಾದೊಲತ್ತಿನ ಎಡಭಾಗದಲ್ಲಿ ಸುಮಾರು ಮುನ್ನೂರು ನಾನೂರು ಬಾರುಗಳ ದೂರದಲ್ಲಿದೆ ಅಲ್ಲಿಂದ ಒಂದು ದೂಡ್ಡ ತೋಪನ್ನು ದಾಟಿ ಹೋಗಬೇಕು ಕಾವೇರಿಯ ದಂಡೆಯ ಮೇಲೆ ಬಲು ಅಂದವಾಗಿ ಕಟ್ಟಲ್ಪಟ್ಟ ಚಿಕ್ಕದಾದ ಕಟ್ಟಡ ಅಲ್ಲೇ ಮಿರ್ ಸಾದಕನು ಇರುವುದು ಅವನಿಗೆ ಕೋಟೆಗಳಲ್ಲಿ ಒಂದು ಮನೆ ಇದೆ ಅಲ್ಲಿ ಅವನು ಯಾವಾಗಲೂ ಇರುವುದೇ ಇಲ್ಲ. ಕಾವೇರಿದಂಡೆಯಲ್ಲಿರುವ ಈ ಮನೆಗೆ ನೋತೀಮಹಲ್ ಎಂದು ಹೆಸರು ಅದು ಅವನ ವಿಲಾಸಗೃಹ. ಅವನ ಪಾಶದಲ್ಲಿ ಬಿದ್ದು ಎಷ್ಟೋ ವಿಲಾಸಿನಿಯರು ಅಲ್ಲಿ ತಮ್ಮ ಸರ್ವಸ್ವವನ್ನೂ ನೀಗಿದ್ದಾರೆ ಹುಚ್ಚಿ ಸಾವಿತ್ರಿಯು ಮಹಲಿನ ಅಧಿಷ್ಠಾತ್ರಿ. ಅವಳ ಕಥೆಯು ಬಲು ದೂಡ್ಡದು ನಿಜವಾಗಿ ಅವಳು ಹುಚ್ಚಿಯಲ್ಲ ಸ್ವೇಚ್ಛಾಚಾರಕ್ಕೋಸ್ಕರ ಗೃಹತ್ಯಾಗ ಮಾಡಿ, ಹುಚ್ಚಿಯ ಸೋಗು ಹಾಕಿದ್ದಾಳೆ. ಅವಳು ಮಿರ್ ಸಾದಕನ ಪ್ರಣಯಿನಿ ಅವಳ ಕೋಮಲ ಕಂಠ, ಜಾಜ್ವಲ್ಯಮಾನ ವಾದ ರೂಪದಲ್ಲಿ ಮಗ್ನನಾಗಿ ಮಿರ್ ಸಾದಕನು—ಅವಳ ದಾಸಾನುದಾಸನಾಗಿ ವರ್ತಿಸುತ್ತಾನೆ ಮಿರ್ ಸಾದಕನ ಪ್ರಣಯದಲ್ಲಿ ಮಗ್ನಳಾದ ಸಾವಿತ್ರಿಯು ಅವನಿ

ಗಾಗಿ ಪ್ರಾಣ ಕೊಡಬಲ್ಲಳು ಆದರೆ ಮಿರ್ಸಾದಕನ ಪ್ರಣಯಿನಿಯಾಗಿ ಅವನೊಡನೆ ಭೋಗಭಾಗದಲ್ಲಿ ಮುಳುಗಿರಲು ಒಪ್ಪಳು ಅವಳು ಎಲ್ಲ ಕಡೆಯೂ ಸುತ್ತುತ್ತಿರಬೇಕು ರಾಜಕಾರ್ಯಗಳಲ್ಲಿ ಮಿರ್ಸಾದಕನಿಗೆ ಎಷ್ಟೋ ಸಹಾಯ ಮಾಡಿದ್ದಾಳೆ. ಎಷ್ಟೋ ವಿಶ್ವಾಸಘಾತುಕರನ್ನು ಪತ್ತೇಮಾಡಿ ಕೊಟ್ಟಿದ್ದಾಳೆ ಅವಳನ್ನು ಬೀದಿಯಲ್ಲಿ ನೋಡಿದರೆ ಹುಚ್ಚಿ ಹುಚ್ಚಿ! ಶುದ್ಧ ಹುಚ್ಚಿ ಯಾರೂ ಅವಳ ತಂಟೆಗೆ ಹೋಗುವುದಿಲ್ಲ. ಶ್ರೀರಂಗಪಟ್ಟಣದಲ್ಲಿ ಕಾಮುಕರಾದ ಪೋಕರಿಗಳೇನೂ ಕಡಿಮೆ ಇರಲಿಲ್ಲ ಆ ಹುಚ್ಚು ವೇಷದಲ್ಲಿಯೂ ಸುಂದರವಾದ ಅವಳ ಮುಖವನ್ನು ನೋಡಿ ಎಷ್ಟೋ ಮಂದಿ ಎಷ್ಟೋ ಸನ್ನಾಹಗಳನ್ನು ಮಾಡಿದ್ದಾರೆ ಅಷ್ಟು ಗಂಡಾಂತರಗಳಿಂದಲೂ ಸುಲಭವಾಗಿ ಪಾರಾಗಿದ್ದಾಳೆ ಹುಚ್ಚು ಸಾವಿತ್ರಿ ಹುಚ್ಚಿಯು ಸಂಧ್ಯಾಕಾಲ ದಿನಾನರ ಮನೆಯಿಂದ ಹೊರಟಳು ಹಾಡುತ್ತಾ ಹಾಡುತ್ತಾ ಮೋತೀಮಹಲಿಗೆ ಬಂದಳು ಅಲ್ಲಿ ಎಲ್ಲ ಕಡೆಯೂ ಹುಡುಕಿದಳು ಎಲ್ಲಿಯೂ ಮಿರ್ಸಾದಕನಿರಲಿಲ್ಲ ತನ್ನ ಅಂತರ್ಗೃಹಕ್ಕೆ ಹೋದಳು. ಹುಚ್ಚುವೇಷವನ್ನೆಲ್ಲಾ ತೆಗೆದಿಟ್ಟು ಸ್ನಾನಮಾಡಿದಳು ಪಾರಶೀದೇಶದ ಸೊಗಸಾದ ಹಸರು ರೇಷ್ಮೆಯ ಪತ್ಯಲವನ್ನುಟ್ಟಳು ಬಿಳಿಯ ಕಂಚುಕವನ್ನು ತೊಟ್ಟಳು ಕೊರಳಿಗೆ ಮುಕ್ತಾಹಾರವನ್ನು ಧರಿಸಿದಳು ತಲೆಗೂದಲನ್ನು ಹೆರಳು ಕಟ್ಟಿದಳು ತೋಟದಿಂದ ಹೂವು ತಂದು ಮುಡಿಮಕೊಂಡಳು, ಜರತಾರಿಯ ಮೇಲುಡುಪನ್ನು ಹೊದ್ದಳು. ಕನ್ನಡಿಯ ಮುಂದೆ ನಿಂತು ತನ್ನ ಸೌಂದರ್ಯವನ್ನು ನೋಡಿಕೊಂಡಳು. ಅವಳಿಗೆ ನಾಚಿಕೆಯಾಯಿತು ನಕ್ಕಳು ಆ ನಗುವು ಅಳಿಸಿಹೋಗುವಷ್ಟರಲ್ಲಿ ಹಿಂದಿನಿಂದ ಯಾರೋ ಬಂದು ಬಿಗಿದಪ್ಪಿದರು ಸ್ವರ್ಶದಿಂದಲೇ ಅವನು ಮಿರ್ಸಾದಕನೆಂದು ಸಾವಿತ್ರಿಯು ತಿಳಿದುಕೊಂಡು ಮಿರ್ಸಾದಕನನ್ನು ಆಲಿಂಗಿಸಿ ಚುಂಬಿಸಿದಳು. ಮಿರ್ಸಾದಕನು ಆ ಮೋಹಿನಿಯ ಬಾಹುಬಂಧನದಲ್ಲಿ ಆ ಚುಂಬನಸುಧೆಯಲ್ಲಿ ಕರಣಶೂನ್ಯನಾಗಿ ಹೋಗಿದ್ದಾನೆ ಅವನ ಮನಸ್ಸಿನಲ್ಲಿ ಈ ಜಗತ್ತೆ ಅಸ್ತವಾಗಿ ಹೋಗಿದೆ ತನ್ನನ್ನೇ ಮರೆತಿದ್ದಾನೆ ಅವನ ಮುಂದಿರುವ ಆ ದೇವೀಪ್ರತಿಮೆಯೊಂದೇ ಎಲ್ಲವನ್ನೂ ಆವರಿಸಿದೆ. ಅವರಿಬ್ಬರೂ ಒಬ್ಬರ ಭುಜದ ಮೇಲೆ ಒಬ್ಬರು ಕೈಹಾಕಿಕೊಂಡು ಸರಸವಾಡುತ್ತಾ ವ.ತ್ತೊಂದು ಕೋಣೆಗೆ ಬಂದರು. ಅಲ್ಲಿ ಏಕಾಸನದಲ್ಲಿ ಒಬ್ಬರನ್ನೊಬ್ಬರು ಕುಳ್ಳಿರಿಸಿಕೊಂಡು ಇಬ್ಬರೂ ಕುಳಿತರು ಮಿರ್ಸಾದಕನು “ಸಾವಿತ್ರಿ, ಇಂದು ನೀನು ಕ್ಷೀರಸಾಗರದಿಂದ ಎದ್ದು ಬಂದ ಲಕ್ಷ್ಮಿಯಂತೆ ವಿರಾಜಿಸುತ್ತಿರುವೆ ಎಂದೆಂದಿಗೂ ನೀನು ಹೀಗೆಯೇ ಇರಬೇಕು ನಿನ್ನ ಹುಚ್ಚಿಯ ವೇಷವು ಇಂದಿಗೆ ಕೊನೆಮುಟ್ಟಲಿ, ನಡೆ ಇಂದೇ ಮಶೀದಿಗೆ ಹೋಗಿ ನಾವಿಬ್ಬರೂ ಮದುವೆಯಾಗೋಣ” ಎಂದನು.

ಸಾವಿತ್ರಿಯು “ನನ್ನ ಹುಚ್ಚು ವೇಷವಿಲ್ಲದಿದ್ದರೆ ಶ್ರೀರಂಗಪಟ್ಟಣದ ರಾಜ ಕಾರಣವು ಕುರುಡಾಗಿ ಹೋದೀತು” ಎಂದಳು.

“ರಾಜಕಾರಣವು ಯಾರಿಗೆ ಬೇಕು ಜಗದೀಶನು ಮಾನವರನ್ನು ಸೃಷ್ಟಿಸಿರುವುದು ರಾಜಕಾರಣಕ್ಕಾಗಿ ಅಲ್ಲ ಸುಖಸಾಮ್ರಾಜ್ಯವನ್ನನುಭವಿಸುವುದಕ್ಕೆ ವಿಲಾಸಿಗಳನ್ನು ನಿರ್ಮಾಣ ಮಾಡಿದ್ದಾನೆ ಅವನ ಆಟದ ಪಾರಿವಾಳಗಳು ನಾವು ”

ಸಾವಿತ್ರಿಯು ಫಕ್ಕನೆ ನಕ್ಕು, “ಆಹಾ ಎಂತಹ ತತ್ವಜ್ಞಾನಿ, ಮಿರ್ಸಾ ಸಾದತ್, ನೀನು ದೇವರನ್ನು ಕರೆತರುವೆ, ಮೋಹಕ್ಕಾಗಿ ದೇವರನ್ನು ಅಲ್ಲಗಳೆಯುವೆ ಕಾಮ ತಂತ್ರದ ಆರಾಧ್ಯ ದೇವತೆಗಳಾದ ಮದಿರಾ ಮಾನಿನಿಗಳ ಹೊರತು ಅನ್ಯದೇವರು ನಿನಗುಂಟೆ?” ಎಂದಳು

“ಸಾವಿತ್ರಿ, ಸಂತೋಷದಲ್ಲಿರುವ ನನ್ನ ಮನಸ್ಸನ್ನು ಒಡೆದುಹಾಕಬೇಡ ನೀನು ಇಂದು ನನ್ನನ್ನು ಮದುವೆಯಾದರೆ ನಾನು ದೇವರನ್ನು ನಂಬುವೆನು ”

“ನನಗಾಗಿ ನೀನು ದೇವರನ್ನು ನಂಬಿದರೆ ಅದೇನು ಸುಳ್ಳು ದೇವರು ನಾನು ಎಷ್ಟೋ ದಿವಸಗಳಿಂದ ನಿನ್ನವಳೆ ಇಂದು ಹೂಸಬಳೇ ನಾನು ? ಅಂದಿನಿಂದ ನಂಬದ ದೇವರನ್ನು ಇಂದು ನೀನು ನಂಬುವೆಯೆ, ನಿನ್ನಂಥ ಕಾಮಾಂಧನಾದ ಹರಾಂ ನಂಬಿದರೆ ತಾನೇ ಆ ದೇವರಿಗಾಗುವ ಲಾಭವೇನು ?”

“ಹಾಳಾದ ದೇವರ ಮಾತು ಬೇಡ ಹಾಗಾದರೆ ನೀನೇಕೆ ಈ ದಿವ್ಯಸುಂದರ ರೂಪದಿಂದ ನನ್ನನ್ನು ಹುಚ್ಚನನ್ನಾಗಿ ಮಾಡುತ್ತಿರುವೆ ?”

“ಕೇಳು ಸಿದ್ಧಿ ಕಾ, ನಾನು ಈ ವೇಷಭೂಷಣಗಳನ್ನು ಧಿಕ್ಕರಿಸುತ್ತೇನೆ ನಿನ್ನಲ್ಲಿ ಮೋಹಗೊಂಡು ಗೃಹತ್ಯಾಗ ಮಾಡಿದಂದಿನಿಂದ ಇದುವರೆಗೆ—ಇಂಥಾ ವಸ್ತ್ರಾಭರಣಗಳನ್ನು ತೊಟ್ಟಿರಲಿಲ್ಲ ಇಂದು ನಿನ್ನನ್ನು ತ್ಯಾಗ ಮಾಡಬೇಕೆಂದು ಸಂಕಲ್ಪಿಸಿದ್ದೇನೆ ”

“ಸಾವಿತ್ರಿ, ನನ್ನನ್ನೇಕೆ ತ್ಯಾಗ ಮಾಡುವೆ ?”

“ಹುಚ್ಚು, ನಿನ್ನನ್ನು ತ್ಯಾಗ ಮಾಡುವುದಕ್ಕೆ ನಾನಾರು ? ನಾನು ಇಹಲೋಕ ವನ್ನೇ ತ್ಯಾಗ ಮಾಡುತ್ತೇನೆ ನಾನೊಂದು ಸಾಹಸ ಕಾರ್ಯದಲ್ಲಿ ತೊಡಗಿದ್ದೇನೆ ಸುಲ್ತಾನರು ಮಹಮದಾಲಿಯವರನ್ನು ಬಂಧನದಲ್ಲಿಟ್ಟಿದ್ದಾರಂತೆ ಅವರನ್ನು ಬಿಡಿಸುವುದಕ್ಕೆ ನಾನು ನಾಳೆ ದಿನ ಹೊರಡುತ್ತೇನೆ ”

“ಅವರ ಅಪರಾಧವು ಕ್ಷಮಾತೀತವಾದುದು. ನೀನು ಅವರನ್ನು ಬಿಡಿಸಲಾರೆ ”

“ನಾನು ಪ್ರಯತ್ನ ಮಾಡುತ್ತೇನೆ ನನ್ನ ಪ್ರಯತ್ನಗಳೆಲ್ಲಾ ವಿಫಲವಾದರೆ—ಟಿಪ್ಪುಸುಲ್ತಾನರ ಪ್ರಾಣಾಪಹಾರ ಮಾಡುತ್ತೇನೆ.”

ಮಿರ್ಸಾ ಸಾದತ್ನು ನಗುತ್ತಾ “ಈಗ ನೀನು ನಿಜವಾದ ಹುಚ್ಚಿ. ನೀನು ಮಹಮ

ದಾಲಿಯವರನ್ನು ಬಿಡಿಸಲಾರೆ. ಸುಲ್ತಾನರ ನಖಾಗ್ರವನ್ನೂ ನೋಡಲಾರೆ, ಹುಚ್ಚಿ, ಎಂತಹ ಆಸಮಸಾಹಸದ ಮಾತನಾಡುವೆ ?”

“ನಾನು ಮಹಮದಾಲಿಯವರನ್ನು ಬಂಧಮುಕ್ತ ಮಾಡಿಸುವುದಾಗಿ ಘಾತಿಮಾ ಬೇಗಂವರಿಗೆ ವಾಗ್ದಾನ ಮಾಡಿ ಬಂದಿದ್ದೇನೆ ”

“ಯಾವ ಭರವಸೆಯ ಮೇಲೆ ಈ ವಾಗ್ದಾನ ಮಾಡಿದೆ ”

“ನಿನ್ನ ಭರವಸೆಯ ಮೇಲೆ !”

“ನಾನೇಕೆ ಆ ಹಾವಿನ ಹುತ್ತದಲ್ಲಿ ಕೈ ಹಾಕಲಿ.”

“ನೀನು, ನೀನು ” ನಿನ್ನನ್ನು ಬಂಧನದಿಂದ ಬಿಡಿಸಿದವರಾರು ?”

“ನೀನು ?”

“ನಾನಲ್ಲ, ಮಹಾನುಭಾವರಾದ ಮಹಮದಾಲಿಯವರು ”

“ನೀನು ಅವರನ್ನು ಬಿಡಿಸಲಾಗದಿದ್ದರೆ ಏನು ಮಾಡುತ್ತಿ ”

“ನಾನೂ, ಘಾತಿಮಳೂ ಒಬ್ಬರ ಶರಗಿಗೆ ಒಬ್ಬರು ಗಂಟು ಹಾಕಿಕೊಂಡು, ಒಬ್ಬರ ಕೊರಳನ್ನು ಒಬ್ಬರು ಕಟ್ಟಿಕೊಂಡು, ಈ ಕಾವೇರಿಯ ಮಡುವಿನಲ್ಲಿ ಧುಮುಕುತ್ತೇನೆ ”

“ಬೇಡ, ಸಾವಿತ್ರಿ, ನಿನಗಾಗಿ ನಾನು ಏನು ಬೇಕಾದರೂ ಮಾಡುತ್ತೇನೆ. ಮಹಮದಾಲಿಯವರನ್ನು ಬಿಡಿಸಲು ನನ್ನ ಪ್ರಾಣವನ್ನೊಪ್ಪಿಸುತ್ತೇನೆ ಇಷ್ಟಾದರೂ ಆ ಕಾರ್ಯವು ಸಫಲವಾಗದಿದ್ದರೆ ?”

“ಸಫಲವಾಗದಿದ್ದರೆ ನೀನು ನಮ್ಮೊಡನೆ ಸಾಯಬೇಕು ”

“ನಾನು ಸಾಯುವುದೂ ಇಲ್ಲ ನಿಮ್ಮಿಬ್ಬರನ್ನು ಸಾಯಲು ಬಿಡುವುದೂ ಇಲ್ಲ. ಸಾವಿತ್ರಿ, ಇದೇನು ಸಾಯುವ ಹುಚ್ಚು ಸತ್ತರೆ ದೇವರು ಇಂಥ ಸುಖಸೌಭಾಗ್ಯಗಳನ್ನು ಅನುಭವಿಸುವ ಜನ್ಮವನ್ನು ಕೊಡುವುದೇ ಇಲ್ಲ ಅವನು ಶುದ್ಧ ವಂಚಕ. ಅದರಿಂದಲೇ ನಾನು ದೇವರನ್ನು ದ್ವೇಷಿಸುವುದು ”

“ದೇವರನ್ನೇಕೆ ದೂಷಿಸುತ್ತಿ, ನೀನು ಸಾಯಲು ಅಂಜುವ ಹೇಡಿ. ಹಾಗಿಲ್ಲ ದಿದ್ದರೆ ನೀನೊಬ್ಬ ಮಹಾಪುರುಷನೇ ಆಗುತ್ತಿದ್ದೆ. ಅದಿರಲಿ, ನೀನು ನನಗೆ ವಾಗ್ದಾನ ಮಾಡಿದ್ದಿ. ನಡೆ, ದಿವಾಳರ ಮಹಲಿಗೆ ಹೋಗೋಣ ಈ ವಾಗ್ದಾನವನ್ನು ಘಾತಿಮಾ ಬೇಗಂವರಲ್ಲಿ ನೀನು ಮಾಡಬೇಕು ವಾಗ್ದಾನ ಮಾಡಿದರೆ—ಮಾಡಿದರೆ ? ನಾನು ನಿನ್ನನ್ನು ಮದುವೆ ಮಾಡಿಕೊಳ್ಳುತ್ತೇನೆ ಅಂದಿನಿಂದ—ನಾನು ನಿನ್ನ ಧರ್ಮಪತ್ನಿ, ಮೋತಿಬಿ. ನಾನು ಹುಚ್ಚಿ ಸಾವಿತ್ರಿಯಲ್ಲ” ಎಂದು ಹೇಳಿ ಮಿರ್ ಸಾದಕನನ್ನು ಬಿಗಿದಪ್ಪಿದಳು.

ಅವರಿಬ್ಬರೂ ಎಷ್ಟೋ ಹೊತ್ತು ಸುಖಮಗ್ನರಾಗಿ ಕಳೆದರು ಸಾವಿತ್ರಿಯು ಮದ್ಯವನ್ನು ತಂದಳು. ಮಿರ್ ಸಾದಕನು ಚಿನ್ನದ ಬಟ್ಟಲಿನಲ್ಲಿದ್ದ ಮದ್ಯವನ್ನು ಸ್ವಲ್ಪ ಕುಡಿದನು. ಸಾವಿತ್ರಿಯ ತುಟಗಳ ಹತ್ತಿರ ಆ ಬಟ್ಟಲನ್ನು ಹಿಡಿದನು ಅವಳು ಸ್ವಲ್ಪ ಕುಡಿದಳು, ಪುನಃ ಅದನ್ನು ಮಿರ್ ಸಾದಕನು ಕುಡಿದನು. ಸಾವಿತ್ರಿಯ ಅಧರಾವೃತ ದಿಂದ ಕೂಡಿದ ಆ ಮದಿರಿಯು ಅವನಿಗೆ ಹೊಸ ರುಚಿಯನ್ನು ಸೂಸುತ್ತಿತ್ತು ಪಾನ ಮಾಡುತ್ತ ಮಾಡುತ್ತ ಸಾವಿತ್ರಿಯು ಹಾಡಲಾರಂಭಿಸಿದಳು ಮಿರ್ ಸಾದಕನು ಅಂದಿನ ಸಾವಿತ್ರಿಯ ಮನೋಹರರೂಪ, ಮದಿರಾಪಾನದಿಂದ ಕೆಂಚಿದುಸ್ಮೃತ್ಯಸ್ವರೂಪ, ಆ ಸಂಗೀತಲಹರಿಯ ದಿವ್ಯಪ್ರಲೋಭಗಳಲ್ಲಿ ಮಗ್ನನಾಗಿ ಮಂತ್ರಮುಗ್ಧನಂತಾಗಿ ಮೈನುರೆತನು

ಸಾವಿತ್ರಿಯು ಅವನ ಬಾಹುಬಂಧನದಿಂದ ತಪ್ಪಿಸಿಕೊಂಡು ತನ್ನ ಕೋಣೆಗೆ ಹೋದಳು ಅಲ್ಲಿ ತನ್ನ ಸಹಜವಾದ ಹುಚ್ಚಿಯ ವೇಷವನ್ನು ತೊಟ್ಟಳು ಮಿರ್ ಸಾದಕನ ಮುಂದೆ ಬಂದು ನಿಂತು ತಂಬೂರಿಯನ್ನು ರೇಂಕರಿಸಿದಳು ಮಿರ್ ಸಾದಕನು ಕಣ್ಣು ಬಿಟ್ಟು ನೋಡುತ್ತಾನೆ, ವಿಕಟಾಕಾರದ ಉನ್ಮತ್ತಭೈರವಿ, ಸಾಕ್ಷಾತ್ ಹುಚ್ಚಿ—ಸಾವಿತ್ರಿ

ಸಾವಿತ್ರಿಯು “ಮಿರ್ ಸಾದಕ್ ಏಳು, ದಿವಾಣರ ಮಹಲಿಗೆ ಹೋಗೋಣ” ಎಂದಳು.

“ಈ ನಿತಿರಾತ್ರಿಯಲ್ಲಿ ದಿವಾಣರವರಿಲ್ಲದಿರುವಾಗ ಅವರ ಮಹಲಿಗೆ ಹೋದರೆ— ಒಳಗೆ ಬಿಟ್ಟಾರೆ?”

“ಬಿಡದೇ ಏನು ? ನಾನು ಕರೆದುಕೊಂಡು ಹೋಗುವವಳು ”

“ಅಲ್ಲಿಗೆ ಹೋಗಿ ಮಾಡುವುದೇನು ?”

“ನನಗೆ ಮಾಡಿದ ವಾಗ್್ದಾನವನ್ನು ಘಾತಿಮಾಚೇಗಂರವರ ಮುಂದೆ ಪ್ರಮಾಣ ಮಾಡಬೇಕು ”

“ಪ್ರಮಾಣಕ್ಕೆ ತಪ್ಪಿದರೆ ?”

“ತಪ್ಪಿದರೆ, (ಸೊಂಟದಿಂದ ಕತ್ತಿಯನ್ನು ಹಿರಿದೆತ್ತಿ) ನಿನ್ನ ತಿರಚ್ಛೇದ ”

“ವಾಗ್್ದಾನವು ಫಲಿಸಿದರೆ ?”

“ಸಾವಿತ್ರೀಶ್ವಯಂವರ”

ಮಿರ್ ಸಾದಕನು ಎದ್ದು ಹೊರಟನು

ಸಾವಿತ್ರಿಯು ಕೈಹಿಡಿದು ನಿಲ್ಲಿಸಿದಳು

“ಹೀಗಲ್ಲ, ದಿವಾಣರ ಮಹಲಿಗೆ ಹೋಗುವುದು. ಹೆಂಗಸಿನ ವೇಷದಲ್ಲಿ ಹೋಗ

ಬೇಕು” ಎಂದು ಹೇಳಿ, ಅವನಿಗೆ ಹೆಣ್ಣು ವೇಷವನ್ನು ಹಾಕಿದಳು ಹಣೆಗೆ ತಿಲಕವನ್ನು ಟ್ಟಳು ಕೈಲಿ ತಂಬೂರಿ ಕೊಟ್ಟಳು

“ಕನ್ನಡಿಯ ಮುಂದೆ ನಿಂತು ನೋಡಿಕೋ, ಎಷ್ಟು ಚೆನ್ನಾಗಿದ್ದೀಯೆ ? ಈಗ ನೀನು ಭೈರಾಗಣ, ನಾನು ಹಾಡಲಾರಂಭಿಸಿದರೆ ನೀನು ತಂಬೂರಿಯ ಸ್ವರವನ್ನು ಮಿಮಿಕ್ರಿಸಬೇಕು” ಎಂದು ಹೇಳಿ ಜೊತೆಯಲ್ಲಿ ಕರೆದುಕೊಂಡು ಹೊರಟಳು

ಮಿರ್ಸಾಸಾದಕನು ಸಾವಿತ್ರಿಯ ನಿರ್ಬಂಧದಿಂದಲೇ ಹೊರಟವನಲ್ಲ ಅವನಿಗೂ ಒಂದು ಸ್ವಾರ್ಥದ ಅಭಿನವೇಶವಿತ್ತು ಲೋಕೋತ್ತರ ಸೌಂದರ್ಯವತಿಯಾದ ಘಾತಿಮಳನ್ನು ಒಂದು ಬಾರಿ ನೋಡಬೇಕೆಂಬ ಆಶೆ ಇತ್ತು ! ಈ ಸಂಧಾನವು ಸಾಮಾನ್ಯನಾದುದಲ್ಲ ಘಾತಿಮಳನ್ನು ಕಣ್ಣಾರ ನೋಡುವುದು ಮಾತ್ರವೇ ಅಲ್ಲ ! ಅವಳ ಮೈತ್ರಿಯು ಲಭಿಸುತ್ತದೆ ಈ ಅಭಿಸಂಧಿಯಿಂದ ಮಿರ್ಸಾಸಾದಕನು ಸಾವಿತ್ರಿಯನ್ನು ಅನುಸರಿಸಿ ಹೋದನು

ಆ ನಿಶಿರಾತ್ರಿಯಲ್ಲಿ ಅವರಿಬ್ಬರೂ ತ್ರೀರಂಗಪಟ್ಟಣದ ಕೋಟೆಯನ್ನು ದಿಡ್ಡಿ ಬಾಗಿಲಿನಿಂದ ಪ್ರವೇಶಿಸಿದರು ದಿವಾಣರ ಮಹಲಿಗೆ ಹೋದರು ಅಲ್ಲಿ ಪಹರಿಯವರು ಹುಚ್ಚಿಯನ್ನು ತಡೆಯಲಿಲ್ಲ ಅವಳ ಜೊತೆಗಾರಳನ್ನು ಬಿಡಲು ಹಿಂದೆಗಿದರು ಆದರೆ ಹುಚ್ಚಿಯು ಬೇಗಂ ಸಾಹೇಬರ ಅಪ್ಪಣೆಯಾಗಿದೆಯೆಂದು ಹೇಳಿ ಕರೆದುಕೊಂಡು ಹೋದಳು ಅವರಿಬ್ಬರೂ ಹೇಗೋ ಪಾರಾಗಿ ಆ ಮಹಲಿನ ಒಳಗೆ ಪ್ರವೇಶಮಾಡಿದರು ಅಲ್ಲಿ ಘಾತಿಮಾಜೇಗಂರವರ ಚಿಕ್ಕಮನೆಯ ಬಾಗಿಲು ತೆರೆದೇ ಇತ್ತು ಘಾತಿಮಳು ಅಶಾಂತಚಿತ್ತಳಾಗಿ ಶಧಪಥ ತಿರುಗುತ್ತಿದ್ದಳು ಹುಚ್ಚಿಯು ಬಂದಳೆಂದು ಅವಳಿಗೆ ತಿಳಿಯಿತು ಆದರೆ ಮಿರ್ಸಾಸಾದಕನು ಬಂದಿರುವುದನ್ನು ಅವಳು ಅರಿಯಳು. ಹುಚ್ಚಿಯು ಕೋಣೆಯೊಳಗೆ ಕಾಲಿಟ್ಟಳು ಅವಳ ಜೊತೆಯಲ್ಲಿ ಕೋಗಿವ್ವ ಭೈರಾಗಣಿಯು ಹೊರಗೇ ನಿಂತಿದ್ದಳು ಹುಚ್ಚಿಯು ಒಳಗೆ ಹೋಗುತ್ತಲೇ ಘಾತಿಮಳು ಗಾಬರಿಯಿಂದ “ಸಾವಿತ್ರಿ! ಏನಾಯಿತು ? ಮಿರ್ಸಾಸಾದಕನು ಏನು ಹೇಳುತ್ತಾನೆ.” ಎಂದು ಕೇಳಿದಳು

“ಅವನು ದಿವಾಣರನ್ನು ಬಿಡುಗಡೆ ಮಾಡಿಸುವ ಭಾರವನ್ನು ಒಪ್ಪಿಕೊಂಡಿದಾನೆ. ಅಷ್ಟೇ ಅಲ್ಲ, ಅದರಲ್ಲಿ ವಿಫಲವಾದರೆ ಪ್ರಾಣತ್ಯಾಗಮಾಡುವ ಶಪಥ ಮಾಡಿದ್ದಾನೆ.”

“ಅವನನ್ನು ಕರೆತರುವುದಾಗಿ ಹೇಳಿಹೋದೆ ಅವನನ್ನೇಕೆ ಕರೆತರಲಿಲ್ಲ? ಅವನ ಬಾಯಿಂದಲೇ ಈ ಆಶ್ವಾಸವನ್ನು ಕೇಳಿದ್ದರೆ ನನಗೆಷ್ಟೋ ಸಮಾಧಾನವಾಗುತ್ತಿತ್ತು”

“ಬೇಗಂ ಸಾಹೇಬ್ ! ನಿಶಿರಾತ್ರಿಯಲ್ಲಿ ವುರುಷನನ್ನು ಅಂತಃಪುರಕ್ಕೆ ಕರೆತರುವುದೆಂತು ? ಜನರು ಏನಂದುಕೊಂಡಾರು ?”

“ಹುಚ್ಚಿ! ಈ ಕಷ್ಟಸಮಯದಲ್ಲಿ, ಅಂತಃಪುರವಾದರೂ, ಯುದ್ಧ ಭೂಮಿಯಂತೆಯೇ! ಒಬ್ಬ ಸಹೋದರನ-ಆಪದ್ವಾಂದವನ ದರ್ಶನದಿಂದ ಅಂತಃಪುರವು ಅಪವಿತ್ರವಾಗುವುದಿಲ್ಲ.”

ಹುಚ್ಚಿಯು ಎರಡು ಹೆಜ್ಜೆ ಹಿಂದಕ್ಕಿಟ್ಟು ಬಾಗಿಲು ದಾಟಿ ಹೋಗಿ ಕೈಹಿಡಿದು ಬೈರಾಗಿಣಿಯನ್ನು ದರದರನೆ ಎಳತಂದು ಬೇಗಂ ಸಾಹೇಬರ ಮುಂದೆ ನಿಲ್ಲಿಸಿದಳು

“ಹುಚ್ಚಿ! ಇವಳಾರು?”

“ಸಾಕ್ಷಾತ್ ಮಾರ್ ಸಾದಕನೇ ಇವನು” ಎಂದು ಸಾವಿತ್ರಿಯು ನಕ್ಕಳು

ಘಾತಿಮಳು ತಲೆಬಾಗಿ ನಿಂತು “ನಿಮಗೆ ಬಹಳ ಶ್ರಮ ಕೊಟ್ಟಂತಾಯಿತು”

ಎಂದಳು

“ಬೇಗಂ ಸಾಹೇಬ್! ದಿವಾಣರವರು ನನ್ನ ಗುರುಗಳು ತಾವು ನನ್ನ ಸಹೋದರಿಯಂತೆ. ಅವರಿಗಾಗಿ-ತಮಗಾಗಿ ನನ್ನ ಈ ತುಚ್ಛವಾದ ಪ್ರಾಣವನ್ನೊಪ್ಪಿಸಲು ಸಿದ್ಧವಾಗಿದ್ದೇನೆ ಕಷ್ಟವಾದರೇನು?”

“ಮಾರ್ ಸಾದಕ್! ದಿವಾನರ ಮೇಲಿನ ಆವಾದನೆಯೇನು?”

“ಅಷ್ಟೇನೂ ದೊಡ್ಡದಲ್ಲ ತಾಯಿ! ನಗರದ ದಿವಾಣ ಖಾಸಿಂಖಾನನು ಸನ್ನಿಧಾನದಲ್ಲಿ ಮಿತಿಮಾರಿ ನಡೆದನಂತೆ. ಅವನನ್ನು ಗಲ್ಲಿಗೇರಿಸಲು ಹಜೂರಿನ ಹುಕ್ಕುಂ ಆಯಿತಂತೆ. ದಿವಾಣರವರು ಸುಲ್ತಾನರ ಅಪ್ಪಣೆ ಪಡೆಯದೇ ಹೋಗಿ ಅವನಿಗೆ ಪ್ರಾಣದಾನ ಮಾಡಿದರಂತೆ.”

“ಅದು ಮಹಾಪರಾಧವೇ ಸರಿ! ಹಾಗಿಲ್ಲದಿದ್ದರೆ ದಿವಾಣಸಾಹೇಬರನ್ನು ಸೆರೆಯಲ್ಲಿಡುತ್ತಿದ್ದರೆ?”

“ಯಾವ ಕಾರ್ಯದಲ್ಲಿಯೂ ದಿವಾಣ ಸಾಹೇಬರವರಿಗೆ ಸ್ವಾರ್ಥವೇ ಇಲ್ಲ ಅವರು ಮೈಸೂರು ರಾಜ್ಯದ ಸುಲ್ತಾನರವರಿಗೆ ಸಮಯವರಿತು ಸ್ಪಷ್ಟಪಡಿಸಿದರೆ-ದಿವಾಣರವರ ತಪ್ಪನ್ನು ಕ್ಷಮಿಸುತ್ತಾರೆ”

“ತಾಯಿ! ತಾವು ದಿವಾಣರವರನ್ನು ಚೆನ್ನಾಗಿ ಅರಿಯಿರಿ. ಅವರು ದಿವಾಣಗಿರಿಯ ಪ್ರತಿಷ್ಠೆಗಾಗಿ ದಿವಾಣರಾಗಿಲ್ಲ ದೊಡ್ಡ ನವಾಬರಲ್ಲಿರುವ ಭಕ್ತಿ ಗೌರವಗಳಿಂದಲೂ, ಮೈಸೂರಿನ ಮೇಲಿನ ಅಭಿಮಾನದಿಂದಲೂ, ಅವರು ದಿವಾಣಗಿರಿಯನ್ನು ವಹಿಸಿದ್ದಾರೆ. ಅದನ್ನು ಅಲ್ಲಾಡಿಸುವ ಧೈರ್ಯವು ಯಾರಿಗಿದೆ”

“ಮಾರ್ ಸಾದಕ್! ಹೇಗೋ ದೊಡ್ಡ ಗಂಡಾಂತರವು ಬಂದಿದೆ. ಇದನ್ನು ನೀನು ಪಾರುಮಾಡಬೇಕು” ಎಂದು ಹೇಳುವಷ್ಟರಲ್ಲಿ ಅವಳ ಕಣ್ಣುಗಳಲ್ಲಿ ಕಂಬನಿಯು ತೊಟ್ಟಿಕ್ಕಿತು. ಕಂಠವು ಗದ್ಗದವಾಯಿತು. ಅತ್ತೇಬಿಟ್ಟಳು.

ಮಾರ್ ಸಾದಕನು “ಬೇಗಂ ಸಾಹೇಬ್! ಇದಕ್ಕಾಗಿ ದುಃಖಿಸಬೇಡಿರಿ! ನಾನು

ನನ್ನ ಪ್ರಾಣವನ್ನು ಪಣವಾಗಿಟ್ಟಿದ್ದೇನೆ ಹಿಡಿದ ಕಾರ್ಯವನ್ನು ನಾನು ಎಂದಿಗೂ ಬಿಡುವವನಲ್ಲ. ಎಷ್ಟೇ ಎಡರುಗಳು ಬರಲಿ! ದಿವಾನರನ್ನು ಬಿಡಿಸಿಕೊಂಡು ಬರುವ ಕಲಸ ನನ್ನದು” ಎಂದನು

ಘಾತಿಮಳಿಗೆ ಸಮಾಧಾನವಾಯಿತು. ಅವಳು ಅತ್ಯಾದರದಿಂದ ಮಿರ್ ಸಾದ ಕನನ್ನು ಆಸನದಲ್ಲಿ ಕುಳಿತುಕೊಳ್ಳುವಂತೆ ಹೇಳಿದಳು ಮಿರ್ ಸಾದಕನು ಕುಳಿತನು

ಘಾತಿಮಳು “ಮಿರ್ ಸಾದಕ್, ನಿನಗೆ ಈ ಕೆಲಸಕ್ಕೆ ಹಣವು ಬೇಕಾದರೆ ನಾನು ಬೇಕಾದಷ್ಟು ಕೊಡುತ್ತೇನೆ” ಎಂದಳು

“ಬೇಗಂ ಸಾಹೇಬ್! ನನಗೆ ಹಣವೇಕೆ? ನಾನು ಯಾರಿಗೆ ಲಂಚ ಕೊಡ ಬೇಕು ನಾನು ಕೊಡುವುದಾದರೆ ಸ್ವಯಂ ಸುಲ್ತಾನರಿಗೆ”

“ಹಾಗಾದರೆ ನಿಮ್ಮ ಉಪಕಾರಕ್ಕೆ ನಾನೇನು ಪ್ರತ್ಯುಪಕಾರ ಮಾಡಬಲ್ಲೆ”

“ಬೇಗಂ ಸಾಹೇಬ್ ತಮ್ಮ ಅನುಗ್ರಹವೇ ಸಾಕು”

ಹುಚ್ಚಿಯು “ ಬೇಗಂ ಸಾಹೇಬ್ ಇವನಿಗೆ ಪ್ರತ್ಯುಪಕಾರವನ್ನು ನಾನು ಮಾಡುತ್ತೇನೆ ಇವನಿಗೆ ನಾನೊಂದು ವಾಗ್ದಾನ ಮಾಡಿದ್ದೇನೆ

ಇವನು ಮಂತ್ರಿಗಳನ್ನು ಬಂಧವುಕ್ತರಾಗಿ ಮಾಡಿಸಿದದಿನವೇ ನಾನು ಇವನನ್ನು ಶಾಸ್ತ್ರಪ್ರಕಾರ ಮದುವೆಯಾಗುತ್ತೇನೆ” ಎಂದು ಹೇಳಿ—ಮಿರ್ ಸಾದಕನ ಭುಜವನ್ನು ತಟ್ಟಿದಳು”

“ತಾಯೆ! ಬೇಗಂ ಸಾಹೇಬ್! ಆ ಹುಚ್ಚಿಯ ಮಾತಿಗೆ ಕಿವಿ ಕೊಡಕೂಡದು. ಇವಳು ಯಾವಾಗಲೂ ಎಲ್ಲರ ಮೇಲೆ ಇಂತಹ ತುಸಾನು ಮಾಡುತ್ತಲೇ ಇರುತ್ತಾಳೆ. ಇವಳನ್ನು ಮದುವೆಯಾಗುವ ಮಹರಾಯನು ಮಣ್ಣು ತಿನ್ನಬೇಕು”

ಘಾತಿಮಳು ತಲೆಬಾಗಿ “ಅವಳು ಹುಚ್ಚಿ ಹುಚ್ಚಿಯ ಮಾತನು ಬಿಡಿರಿ” ಎಂದಳು

ಮಿರ್ ಸಾದಕನು “ಹುಚ್ಚಿಯು ಸಾಮಾನ್ಯಳಲ್ಲ. ಸುಲ್ತಾನರಿಗೂ ಹೀಗೆಯೇ ಗಂಟು ಬೀಳುತ್ತಾಳೆ ದಿವಾನರನ್ನು ಹಾಸ್ಯ ಮಾಡುತ್ತಾಳೆ ಅವಳು ಹಾಸ್ಯಮಯಿ” ಎಂದನು

“ಮಿರ್ ಸಾದಕರೇ! ಹುಚ್ಚಿಯು ನಿಜವಾದ ಹುಚ್ಚಿಯಲ್ಲ. ಶ್ರೀರಂಗಪಟ್ಟಣದ ರಾಜಕಾರಣದಲ್ಲಿ ಹುಚ್ಚಿಯು ನಾರದ ಮಹರ್ಷಿಯಂತೆ. ಅವಳದು ನಿಸ್ವಾರ್ಥ ಕರ್ಮ ಹುಚ್ಚು ಬಿಟ್ಟರೆ—ಹುಚ್ಚಿಯು ರಾಣಿಗಿಂತೆ ಅರ್ಹಳು! ಎಲ್ಲೆಂದ ಬಂತು ಈ ಹಾಳು ಹುಚ್ಚು ಇವಳಿಗೆ?”

ಹುಚ್ಚಿ ಸಾವಿತ್ರಿಯು “ಬೇಗಂ ಸಾಹೇಬ್! ನಾನು ರಾಣಿಯಾಗಿ ಬಿಟ್ಟೇನೆಂದೇ ಈ ಹುಚ್ಚು ಹಿಡಿದಿದೆ. ರಾಣಿಗಿಂತೆ ಸಾಕು. ಒಬ್ಬ ದೌಲತ್ ರಾಣಿಗಾಗಿ ಈ

ನಗರದ ಸಂಗ್ರಾಮವು ಬಂತು ದಿವಾನ್‌ರಿಗೆ ಗಂಡಾಂತರವು ಬಂತು ನಾನು ರಾಣಿಯಾದರೆ ಸುಲ್ತಾನರಿಗೇ ಗಂಡಾಂತರ ಬಂದೀತು ” ಎಂದಳು

ಫಾತಿಮಳು— “ಹುಚ್ಚಿ! ಸಾಕು, ಮಾತಿನ ಮಳೆಗರೆಯಬೇಡ” ಎಂದಳು
ಹುಚ್ಚಿಯು “ನಾನೇಕೆ ಮಾತನಾಡಲಿ! ನೀವೇ ಮಾತನಾಡಿ ಕೊಳ್ಳಿರಿ” ಎಂದು ಹೇಳಿ, ಮಧು ಪಾತ್ರೆಯನ್ನು ಕೈಗೆ ತೆಗೆದುಕೊಂಡಳು ಬಟ್ಟಲಿಗೆ ಬಗ್ಗಿಸಿ ಪಾನ ಮಾಡಲಾರಂಭಿಸಿದಳು

ಮತ್ತೊಂದು ಬಟ್ಟಲಿಗೆ ಬಗ್ಗಿಸಿ ಬೇಗಂಸಾಹೇಬಳಿಗೆ ಕೊಡುವುದಕ್ಕೆ ಹೋದಳು ಅವಳು ತೆಗೆದುಕೊಳ್ಳಲಿಲ್ಲ ತಲೆಯಲ್ಲಾಡಿಸಿದಳು, ನಾಚಿಕೆಯ ಮುಖ ದಿಂದ ಕಣ್ಣು ಹಾರಿಸಿದಳು ಹುಚ್ಚಿಯು ಅದೇ ಪಾತ್ರೆಯನ್ನು ಬೈರಾಗಿಡೆಗೆ ಕೊಟ್ಟಳು ಬೈರಾಗಿಣಿಯು ತಲೆ ಅಲ್ಲಾಡಿಸಿದಳು “ಹುಚ್ಚಿಯು ನಿಜವಾದ ಹೆಂಗಸರಿಗೆ ನಾಚಿಕೆ, ನಿನಗೇಕೆ ನಾಚಿಕೆ? ತೆಗೆದುಕೋ ಇಂತಹ ಮದ್ಯವು ನಿನಗೆಲ್ಲಿಯೂ ಸಿಕ್ಕುವುದಿಲ್ಲ” ಎಂದು ಹೇಳಿ ಬಲಾತ್ಕರಿಸಿದಳು ಮಿರ್ಸಾದಕನು ಫಾತಿಮಳ ಕಡೆ ತಿರುಗಿ ನೋಡಿದನು ಫಾತಿಮಳು ಹಸನ್ಮುಖದಿಂದ ಸೋಗೇ ಕಣ್ಣಿನಿಂದ ‘ಸ್ವೀಕರಿಸಿ’ ಎಂದು ಪ್ರಾರ್ಥಿಸಿದಳು. ಮೋಹಿನಿಯು ಬಂದು ಮಧುವನ್ನು ನೀಡುವಾಗ-ಆ ಕಣ್ಣುಗಳು ಬೇಡುವಾಗ- ಬೇಡವೆನ್ನುವುದೆಂತು ಮಿರ್ಸಾದಕನು ಕೈಗೆ ತೆಗೆದುಕೊಂಡನು ಹುಚ್ಚಿಯು ಫಾತಿಮಳನ್ನು ಬಿಡಲಿಲ್ಲ ತಂಟೆ ಮಾಡಿದಳು, ಬಲಾತ್ಕಾರ ಮಾಡಿದಳು. ಕೊನೆಗೂ ಫಾತಿಮಳು ಬಟ್ಟಲನ್ನು ತೆಗೆದುಕೊಳ್ಳಲೇ ಬೇಕಾಯಿತು ಒಂದು ಬಾಗಿಲಿನ ಬೈರಾಗಿಣಿಯ ಕಡೆ ತಿರುಗಿ ನೋಡಿದಳು ಅವನಲ್ಲಿಯೂ ಅನ್ಯ ಮನಸ್ಸಿನಾಗಿದ್ದಳು. ಫಾತಿಮಳು ಅವನು ಕಾಣದಂತೆ ಸ್ವಲ್ಪ ಪಾನಮಾಡಿದಳು ಆಮೇಲೆ ಅವಳ ದೃಷ್ಟಿಯು ಮಧು ಪಾತ್ರೆಯ ಕಡೆಗೇ ಇತ್ತು ಮಿರ್ಸಾದಕನು ಇಷ್ಟು ಹೊತ್ತು ಫಾತಿಮಳನ್ನು ಮನದಣಿಯ ನೋಡಿರಲಿಲ್ಲ ಮಾತನಾಡುವಾಗ, ವಿನಯದಿಂದ ತಲೆಬಾಗಿ ಮಾತನಾಡುತ್ತಿದ್ದನು ಆಗಾಗ ಕದ್ದು ನೋಡುತ್ತಿದ್ದನು.

ಈಗ ಆ ದಿವ್ಯಸುಂದರ ಮೂರ್ತಿಯನ್ನು ಕಣ್ಣು ದಣಿಯ ನೋಡುತ್ತಿದ್ದಾನೆ ಎತ್ತರವಾದ ಅಜಾನುಬಾಹುವಾದ ಶರೀರ ಆ ರಕ್ತ ಗೌರವರ್ಣ, ಸ್ವಲ್ಪ ದೀರ್ಘವಾದ ಮುಖ! ವಿಶಾಲವಾದ ಶಾಂತವಾದ ನೇತ್ರ ಯುಗ್ಮ! ಆ ಸೋಗಿನ ಕಣ್ಣುಗಳಲ್ಲಿ ವಿಲಾಸ ವೈಭವದ ಅಲಸದೃಷ್ಟಿ, ಎಳಸಾದ ಉದ್ದವಾದ ಮೂಗು, ಚಿಕ್ಕದಾದ ಗುಂಡಾದ ಬಾಯಿ, ಮುದ್ದಾದ ಕೆಂದುಟೆಗಳು, ದಾಳಿಂಚಿಯ ಬಿತ್ತಗಳಂತೆ ಧಳಧಳ ಸುವ ದಂತಪಂಕ್ತಿ, ಗುಂಡಾದ ಸಣ್ಣ ಕಿವಿಗಳು, ಗುಂಗುರು ಗುಂಗುರು ತಲೆಗೂದಲು ಚೀಡೆ ಬೇಡವೆಂದರೂ ವಿಶಾಲವಾದ ಹಣೆಯನ್ನು ಬಂದು ಮುಚ್ಚುತ್ತಿರುವ ಮುಂಗೂದಲು, ದೀರ್ಘವಲ್ಲದಿದ್ದರೂ ಹೇರಳವಾದ ಕೇಶದಾಮ! ಆ ಕೇಶದಾಮವು ನಯ

ವಾಗಿಲ್ಲದಿದ್ದರೂ, ಕಾಡಿಗೆಯ ಕಪ್ಪಿಗಿಂತಲೂ, ಮಿಗಿಲಾಗಿ ಹೊಳೆಯುತ್ತಿರುವ ದುಂಬಿಗಳ ತಂಡದಂತೆ ಶರೀರವನ್ನು ಮುತ್ತಿರುವ ಕಪ್ಪು ತಲೆಗೂದಲು! ದಪ್ಪನಾದ ಕೊಬ್ಬಿದ ಕಂಠಸ್ಥಳ! ಉನ್ನತವಾದ ಸ್ತನಯುಗ್ಮ! ದುಂಡಾದ ಸ್ನಿಗ್ಧವಾದ ಬಾಹುಲತೆಗಳು, ಮನೋಹರವಾದ ಕಟಪ್ರದೇಶ! ಉನ್ನತವಾದ ವಿಪುಲವಾದ ಜಘನ! ಸ್ಥೂಲವಾದ ಗುಂಡಾದ ನಿತಂಬದಳ! ಪ್ರಶಸ್ತವಾದ ಊರುಸ್ಥಂಭ! ದೀರ್ಘವಾದ ದುಂಡಾದ ಕಾಲುಗಳು! ಸೊಗಸಾದ ಪಾದಯುಗ್ಮ! ಒಟ್ಟಿನಲ್ಲಿ ಆಜಾನುಬಾಹುವಾದ ಸ್ಥೂಲಾಂಗಿ, ಮೂವತ್ತು ವರ್ಷದ ಪ್ರೌಢ, ಸುಖಸಾಮ್ರಾಜ್ಯದಲ್ಲಿ ಬೆಳೆದ ಕೋಮಲಾಂಗಿ! ಮೃದು ಮಧುರವಾದ ವಾಣಿ! ಮಿರ್ಸಾದಕನು, ಈ ಅಪ್ಸರೆಯ ರೂಪವನ್ನು ಕಣ್ಣು ತುಂಬ ಪಾನಮಾಡಿದನು ಅವಳ ವಾಕ್ಯ ಸುಧೆಯನ್ನು ಕೇಳಿದನು ಕೈಯಲ್ಲಿ ನಿಜವಾದ ಸುಧೆ. ಅದನ್ನು ಅರ್ಧ ಮನಸ್ಸಿನಿಂದ ಪಾನಮಾಡುತ್ತಾ, ಘಾತಿಮಳ ದಿವ್ಯರೂಪವನ್ನು ನೋಡುತ್ತಾ ಮೈನುರೆತಿದ್ದಾನೆ ಎಷ್ಟೋ ದಿವಸಗಳಿಂದ ತಾನು ಕೇಳಿದ್ದ ಘಾತಿಮಳ ಗಿಂತಲೂ ಇವಳು ನೂರುಪಾಲು ಸುಂದರಿ ಎಂದುಕೊಂಡನು.

ಸಾವಿತ್ರಿಯು ಇವನ ಕಡೆ ತಿರುಗಿ ನೋಡಿದಳು ಇವನ ಮದನಾವಸ್ಥೆಯನ್ನು ಗುರ್ತಿಸಿದಳು ಘಾತಿಮಾಬೇಗಂ ಇದನ್ನು ನೋಡಿದರೆ ಎಷ್ಟು ಪ್ರಮಾದವಾಗುವುದೆಂದು ನಡುಗಿದಳು ಹುಚ್ಚಿಯು “ಬೇಗಂ ಸಾಹೇಬ್! ಅಪ್ಪಣೆಯಾದರೆ ನಾವು ಹೊರಡುತ್ತೇವೆ ಅರ್ಧರಾತ್ರಿಯು ಮೀರಿತು ಈ ಬೈರಾಗಿಣಿಯನ್ನು ಮನೆಗೆ ಸೇರಿಸಿ ಬರುತ್ತೇನೆ ನಾಳೇ ದಿನ ಬಂದು ತಮ್ಮ ದರ್ಶನ ಮಾಡುತ್ತೇನೆ ಬೈರಾಗಿಣಿಯೂ, ನಾನೂ ನಾಳೆ ನಗರಕ್ಕೆ ಹೊರಡುತ್ತೇವೆ” ಎಂದು ಹೇಳಿ ಬೀಳ್ಕೊಂಡಳು

ಬೈರಾಗಿಣಿಯೂ ಎದ್ದು ಘಾತಿಮಾಬೇಗಂರವರಿಗೆ ವಂದಿಸಿ, ಅಪ್ಪಣೆ ಪಡೆದು ಹೊರಟಳು

ಇಬ್ಬರೂ ದಿವಾನರ ಮಹಲಿನಿಂದ ಹೊರಟು ಕೋಟೆಯನ್ನು ದಾಟಿ, ಮೋತಿ ಮಹಲಿಗೆ ಬಂದು ಸೇರಿದರು ದಾರಿಯುದ್ದಕ್ಕೂ ಸಾವಿತ್ರಿಯು ಹಾಡುತ್ತಾ ಬಂದಳು. ಆ ಕತ್ತಲೆಯಲ್ಲಿ ನಕ್ಷತ್ರಗಳು ಮಿನುಗುವ ಬೆಳಕಲ್ಲದೆ ಮತ್ತಾವ ಬೆಳಕೂ ಇರಲಿಲ್ಲ. ಆ ಗಾಢಾಂಧಕಾರದಲ್ಲಿ ಮಿರ್ಸಾದಕನ ಸ್ಥಿತಿಯು ಹೇಗಾಗಿತ್ತೆಂಬುದು ಸಾವಿತ್ರಿಗೆ ತಿಳಿಯಲಿಲ್ಲ ಅವಳ ಅಂದಿನ ಸಂಗೀತವು ಅವನಿಗೆ ಹಿತವಾಗಿರಲಿಲ್ಲ. ಅವನು ಘಾತಿಮಳನ್ನು ಧ್ಯಾನಮಾಡುತ್ತಿದ್ದನು. ಆ ಮನೋಹರವಾದ ರೂಪ! ಆ ವಿಲಾಸದ ಒಯ್ಯಾರ, ಆ ಮದಿರಾಮತ್ತಲೋಚನ! ಆ ಸುಧಾಮಧುರವಾಣಿ. ಎಲ್ಲದಕ್ಕಿಂತಲೂ ಮಿಗಿಲಾಗಿ ಅವಳ ಭಯಗ್ರಸ್ಥವಾದ ದೈನ್ಯಭಾವ! ಇವೇ ಅವನ ಕಣ್ಣು ಮಂದೆ ನಾಟ್ಯವಾಡುತ್ತಿದ್ದವು. ಅವರಿಬ್ಬರೂ ಬಂದು ಮೋತಿಮಹಲನ್ನು ಸೇರಿದರು.

ಮಿರ್ಸಾದಕನು ಪರ್ಯಂಕದ ಮೆಲೆ ಕುಳಿತು “ಸಾವಿತ್ರಿ! ಮದಿರೆಯನ್ನು ಕೊಡು ಈ ದಿನ ಈ ಮನಸ್ಸನ್ನು ಅಣಕಿಸುವಷ್ಟು ವಾನಮಾಡೋಣ” ಎಂದನು ಸಾವಿತ್ರಿಯು ಮಧುವಿನ ಹೂಜಾವನ್ನು ತಂದಳು ಇಬ್ಬರೂ ಪಾನಮಾಡಿದರು, ನಕ್ಕರು, ಹಾಡಿದರು, ಪ್ರೇಮೋನ್ಮತ್ತರಾಗಿ ಚುಂಬಿಸಿದರು, ಪರಸ್ಪರಾಲಿಂಗನ ದಿಂದ ಚುಂಬಿಸಿದರು, ಪರಸ್ಪರಾಲಿಂಗನದಿಂದ ಮೈಮರೆತರು

ಬೆಳಗಾಯಿತು ಸಾವಿತ್ರಿಯು ಪಟ್ಟಣದ ಕಡೆ ಹೊರಟಳು ಅವಳಿಗೇ ಹೋಗುತ್ತಾಳೋ ಅದನ್ನು ಕೇಳಿ ಫಲವಿಲ್ಲ ಅದು ಮಿರ್ಸಾದಕನಿಗೆ ಬೇಡಲೂ ಬೇಡ. ಅವನು ಪರ್ಯಂಕದಲ್ಲಿ ಬಿದ್ದು ಹೊರಳಾಡುತ್ತಿದ್ದನು ಅರ್ಧನಿದ್ದೆ, ಅರ್ಧ ಜಾಗ್ರದವನೈ, ಪುನಃ ಘಾತಮಳೆ ಅಪ್ಸರ ರೂಪವು ಬಂದು ನಿಂತಿತು ಮಹಮದಾಲಿಯಂಥಾ ವೇದಾಂತಿ ವೃದ್ಧನಿಗೆ—ಈ ಸುರಸುಂದರಿಯೇ? ಮಹವ ದಾಲಿಯನ್ನು ಬಿಡಿಸುವ ಗೋಜು ನನಗೇಕೆ? ಈ ದುರ್ಘಟದಲ್ಲಿ ಮತ್ತಷ್ಟು ಪ್ರಯತ್ನವನ್ನು ಮಾಡಿ ಬಿಟ್ಟರೆ—ಅವನ ಅವತಾರವು ಪೂರ್ತಿಯಾಗಿಬಿಡುತ್ತದೆ. ಈ ಮದನ ಮೋಹಿನಿಯನ್ನು ನಾನೇ ವಶಪಡಿಸಿಕೊಳ್ಳಬೇಕು. ಅವಳಿಗೆ ನಾನೇ ಅನುರೂಪನಾದ ಪತಿ ಅವಳು ಮಹಮದಾಲಿಯ ಪ್ರೇಮಕ್ಕಾಗಿ ಇಷ್ಟು ಒದ್ದಾಡುತ್ತಿಲ್ಲ ದಿವಾಳಿಗಿರಿಯ ಅಂತಸ್ತಿಗಾಗಿ, ಆ ವೈಭವಕ್ಕಾಗಿ, ತನ್ನ ಭೋಗಭಾಗ್ಯಕ್ಕಾಗಿ ಅವಳು ಆತುರಳಾಗಿ ದ್ದಾಳೆ. ಅದೆಲ್ಲವನ್ನೂ ನಾನೇ ಕೊಡಬಲ್ಲೆ ನಾನೇನೋ ನಗರಕ್ಕೆ ಹೊರಡಲೇ ಬೇಕು. ಅಲ್ಲಿ ಮಹಮದಾಲಿಯನ್ನು ಪೂರ್ತಿ ಮಾಡಿಸಿಬಿಡಬೇಕು ಈ ಸಾವಿತ್ರಿಯೊಬ್ಬಳು ಎಲ್ಲದಕ್ಕೂ ಅಡ್ಡಿ ಆದರೆ ನನ್ನ ಪ್ರಣಯಕ್ಕಾಗಿ ಎಂಥಾ ಕಾರ್ಯವನ್ನಾದರೂ ಮಾಡಿಬಿಡುತ್ತಾಳೆ ಇರಲಿ! ಇರಲಿ! ಇನ್ನು ಘಾತಮಳು ನನ್ನ ಕೈಯಿಂದ ಹೇಗೆ ತಪ್ಪಿಸಿಕೊಳ್ಳುತ್ತಾಳೆ, ನೋಡುತ್ತೇನೆ ಎಂದು ಕೊಂಡನು ಎಷ್ಟೋ ಹೊತ್ತಾದ ಮೇಲೆ ಎದ್ದು ಹೊರಗೆ ಬಂದು ನೋಡಿದನು ಯಾರೂ ಇರಲಿಲ್ಲ ಪ್ರಾತಃಕೃತ್ಯಗಳನ್ನು ತೀರಿಸಿಕೊಂಡು ಮಂತ್ರಿ ಪೂರ್ಣಯ್ಯನವರ ಮನೆಗೆ ಬಂದನು ಅಲ್ಲಿ ಅವರು ನಗರದ ವೃತ್ತಾಂತವೆಲ್ಲವನ್ನೂ ಹೇಳಿದರು ಅಷ್ಟೇ ಅಲ್ಲ ದಿವಾಳಿ ಮಹಮದಾಲಿಯವರ ಮನೆಯನ್ನು ಝಡ್ಡಿ ಮಾಡಿ ಶೋಧಿಸಬೇಕೆಂದೂ ಹುಕ್ಕಾಂ ಬಂದಿದೆಯೆಂದು ಹೇಳಿದರು

ಮಿರ್ಸಾದಕನು ದಿವಾಳಿ ಮಹಮದಾಲಿಯವರ ಮೇಲೆ ಯಾರೋ ಕ್ಷುದ್ರ ನಡೆಸಿದ್ದಾರೆಂದೂ, ಅದನ್ನು ಹೇಗಾದರೂ ಮಾಡಿ ತಪ್ಪಿಸಬೇಕೆಂದೂ ಕೇಳಿಕೊಂಡನು.

ಪೂರ್ಣಯ್ಯನವರು “ಅದಕ್ಕಾಗಿ ನಾನು ಬಹಳ ಪ್ರಯತ್ನ ಪಡುತ್ತಿದ್ದೇನೆ ನಾನು ಈ ರಾಜಧಾನಿಯನ್ನು ಬಿಟ್ಟು ಹೋಗುವಂತಿಲ್ಲ ಸುಲ್ತಾನರಿಗೆ ಕಾಗದಗಳನ್ನು ಬರೆದು ಫಲವಿಲ್ಲ. ಮಹಾಮಾತುಶ್ರೀಯವರಿಂದ ಕಾಗದವನ್ನು ಬರೆಸಿದ್ದೇನೆ.

ಆದರೆ ಇಂದಿನ ಪ್ರಸಂಗವು ದುರಂತವಾದದು ಮಹಮದಾಲಿಯವರು ಇಂಗ್ಲೀಷ್ ಕಂಪೆನಿ ಸರದಾರರೊಡನೆ ಪತ್ರವ್ಯವಹಾರವನ್ನು ನಡೆಸುತ್ತಿದ್ದರೆಂದೂ, ಅವರ ಮೇಲೆ ಪಿತೂರಿಯ ಆಪಾದನೆಯು ಬಂದಿದೆ “ದರಿಂದಲೇ ಇಂದು ಮನೆ ಝಡ್ಡಿ ಮಾಡಿಸಬೇಕಾಗಿದೆ ಕೊತ್ವಾಲರಿಗೆ ಅಪ್ಪಣೆ ಮಾಡಿಲ್ದೇನೆ ಅದೇನಾದರೂ ನಿಜವಾದರೆ ಮಹಮದಾಲಿಯವರನ್ನು ಯಾರೂ ಉಳಿಸಲಾರದು” ಎಂದು ಹೇಳಿದರು

ಇಲ್ಲಿ ಹೀಗೆ ಮಾತು ನಡೆಯುತ್ತಿದ್ದ ಹಾಗೇ ದಿವಾನ್ ಮಹಮದಾಲಿಯವರ ಮನೆ ಬಾಗಿಲಿನಲ್ಲಿ ದೊಡ್ಡ ಗದ್ದಲ ಕೊತ್ವಾಲರು ಹೆಚ್ಚಾಗಿ ದಾಟಿ ಪಡಸಾಲೆಗೆ ಹೋದರು ಮನೆಯ ಮುತ್ತದಿಗಿ ಮನೆಯನ್ನು ಝಡ್ಡಿ ಮಾಡುವುದಾಗಿ ತಿಳಿಸಿದರು. ಅವರು ಹೋಗಿ ಮಲಗಿದ್ದ ಬೇಗಂ ಸಾಹೇಬರನ್ನು ಎಬ್ಬಿಸಿ ಈ ವಿಚಾರವನ್ನು ಅರಿಕೆ ಮಾಡಿದರು ಫಾತಿಮಾ ಬೇಗಂವರು ಕೃದ್ಧರಾಗಿ, ಮುಖಫರದೆಯೂ ಇಲ್ಲದೇ ಕಠೋರೀಹಜಾರಕ್ಕೆ ಬಂದರು ಅಲ್ಲಿದ್ದವರೆಲ್ಲಾ ಅದಬ್ಬಿನಿಂದ ನಿಂತುಕೊಂಡರು. ಕೊತ್ವಾಲರು ಬಂದು ನೆಲ ಮುಟ್ಟಿ ಸಲಾಂ ಮಾಡಿ, ಮಹಲನ್ನು ಝಡ್ಡಿ ಮಾಡಬೇಕೆಂದು ಅರಿಕೆ ಮಾಡಿದರು.

“ಯಾರು ಝಡ್ಡಿ ಮಾಡುವವರು, ನಾನು ಬಿಡುವುದಿಲ್ಲ”ಎಂದು ಬೇಗಂ ಸಾಹೇಬಳು ಘರ್ಜಿಸಿದಳು

ಕೊತ್ವಾಲರು, “ತಾಯೆ! ಸುಲ್ತಾನರ ಋದ್ಧು ಹುಕ್ಕುಂ ಯಾರೂ ಮೀರುವಂತಿಲ್ಲ”ಎಂದರು

ಫಾತಿಮಳು “ನನ್ನ ಮನೆಗೆ ಸುಲ್ತಾನರು ಯಜಮಾನರಲ್ಲ. ನಾನು ಬಿಡುವುದಿಲ್ಲ”ಎಂದು ತಡೆದಳು

ಹುಚ್ಚಿ ಸಾವಿತ್ರಿಯು ಹೊರಬಾಗಿಲಿನಿಂದ ನುಗ್ಗಿ ಬಂದು “ಕೊತ್ವಾಲ ಸಾಹೇಬ್! ದಿವಾನ್ ಸಾಹೇಬರ ಒನಾನಾವನ್ನು ಝಡ್ಡಿ ಮಾಡಲು ನಿಮಗೆಷ್ಟು ಧೈರ್ಯ ಬೇಕು? ಜೀವನದ ಮೇಲೆ ಅಶೆ ಇದ್ದರೆ ಸುಮ್ಮನೆ ಹೋಗಿ ಆ ಸುಲ್ತಾನರೇ ಬಂದು ಝಡ್ಡಿ ಮಾಡಲಿ”ಎಂದಳು

ಕೊತ್ವಾಲರು “ಇಲ್ಲ! ನನ್ನ ಪ್ರಾಣ ಹೋದರೂ ನಾನು ಹಿಂದಕ್ಕೆ ಹೋಗುವಂತಿಲ್ಲ” ಎಂದು ತಲೆಬಾಗಿ ಹೇಳಿದರು.

ಹುಚ್ಚಿಯು “ನೀವು ಝಡ್ಡಿ ಮಾಡಿ ಏನು ತೆಗೆದುಕೊಂಡು ಹೋಗುತ್ತೀರಿ?” ಎಂದು ಕೇಳಿದಳು.

“ಏನೂ ಇಲ್ಲ! ಸರ್ಕಾರೀ ಕಾಗದಪತ್ರಗಳನ್ನು ಮಾತ್ರ ಅದನ್ನು ಬೇಗಂ ಸಾಹೇಬರವರೇ ತೆಗೆದುಕೊಟ್ಟರೆ ಝಡ್ಡಿಯ ಅವಶ್ಯಕತೆಯೇ ಇಲ್ಲ”

ಬೇಗಂಸಾಹೇಬಳು ದುಃಖೋದ್ವಿಗ್ನಳಾಗಿ ಧಡಧಡನೆ ಮೆಟ್ಟಿಲು ಹತ್ತಿ

ಮಹಡಿಯ ಮೇಲೆ ದಿವಾಖಾನೆಗೆ ಹೋದಳು ಅವಳ ಹಿಂದೆ ಕೊತ್ತಾಲರೂ ಹೋದರು. ಹುಚ್ಚಿಯು ತಾನೂ ಹೋದಳು ಅಲ್ಲಿ ದಿವಾನರ ಅಂತರಂಗಕವಾಟವನ್ನು ತೆಗೆದು ಬೇಗಂಸಾಹೇಬಳು ಆಳುತ್ತಾ “ಬೇಕಾದ್ದು ತೆಗೆದುಕೊಳ್ಳಿ” ಎಂದು ಹೇಳಿ ನಿಂತಳು.

ಕೊತ್ತಾಲರು ಹುಡುಕಿದರು. ಒಂದು ತಗಡಿನ ಪೆಟ್ಟಿಗೆಯಲ್ಲಿ ಹನ್ನೆರಡು ಕಾಗದಗಳಿದ್ದವು. ಇವೆಲ್ಲಾ ನೀಲಿಯ ಕಾಗದಗಳು ಇಂಗ್ಲಿಷ್ ಲಿಪಿ ಆ ಕಾಗದಗಳನ್ನು ಒಂದೊಂದಾಗಿ ಎಣಿಸಿ ಕೊತ್ತಾಲರು ತೆಗೆದುಕೊಂಡರು

“ಬೇಗಂ ಸಾಹೇಬ್! ಇವೇ ಕಾಗದಗಳು ಹುಜೂರಿಗೆ ಬೇಕಾದವು” ಎಂದು ಹೇಳಿದರು.

ಘಾತಿಮಳು—“ಆ ಕಾಗದಗಳಲ್ಲಿ ಏನಿದೆ?” ಎಂದಳು

“ಅವುಗಳನ್ನು ಯಾರೂ ನೋಡಕೂಡದೆಂದು ಖಾವಂದರ ಕಟ್ಟಪ್ಪಣ ಇದೆ”

“ಆಗಲಿ! ತೆಗೆದುಕೊಂಡು ಹೋಗಿರಿ”

ಕೊತ್ತಾಲರು ಅದನ್ನು ತಂದು ಪೂರ್ಣಯ್ಯನವರಿಗೆ ಒಪ್ಪಿಸಿದರು. ಅವುಗಳನ್ನು ಪೂರ್ಣಯ್ಯನವರೂ ಮಿರ್ ಸಾದಕನೂ ನೋಡಿದರು. ಮಿರ್ ಸಾದಕನು—“ಮಹಮು ಜಾಲಿಯವರು ಇಂಥಾ ಖದ್ರೋಹಿಗಳೇ! ಹಾ! ಹಾ!” ಎಂದನು

ಪೂರ್ಣಯ್ಯನವರು ಸಾವಧಾನವಾಗಿ ಕಾಗದಗಳನ್ನು ಒಂದೊಂದಾಗಿ ಓದಿ, “ಇದರಲ್ಲಿ ವಿದ್ರೋಹದ ಸುಳಿವೇ ಇಲ್ಲ ಈ ಕಾಗದಗಳು ದಿವಾನ್ ರಾಜಭಕ್ತಿಗೆ ಪ್ರಶಸ್ತಿ ಪತ್ರಗಳಂತಿವೆ. ಆದರೆ ಈಗ ದಿವಾನ್ರು ಸೆರೆಯಲ್ಲಿದ್ದಾರೆ ಸುಲ್ತಾನರು ಕೃದ್ಧರಾಗಿದ್ದಾರೆ. ಅವರು ಇದನ್ನು ಅರ್ಥಮಾಡಿಕೊಳ್ಳುವಷ್ಟು ಆಲೋಚನೆ ಮಾಡುತ್ತಾರೆಯೋ ಇಲ್ಲವೋ ಹೇಳಲಾಗುವುದಿಲ್ಲ ಇರಲಿ, ದೇವರಿದ್ದಾನೆ” ಎಂದು ಹೇಳಿ ಅವುಗಳನ್ನೆಲ್ಲಾ ತಮ್ಮ ಪೆಟ್ಟಿಗೆಯಲ್ಲಿ ತೆಗೆದಿಟ್ಟರು

ಮಿರ್ ಸಾದಕನು ಅವರ ಅಪ್ಪಣೆ ಪಡೆದು ಮನೆಗೆ ಬಂದನು.

ಘಾತಿಮಾಬೇಗಂ ಮಧ್ಯಾಹ್ನಾತ್ಮರ ಮ್ಯಾನಾದಲ್ಲಿ ಕುಳಿತು, ಮಂತ್ರಿ ಪೂರ್ಣಯ್ಯನವರ ಮನೆಗೆ ತೆರಳಿದಳು ಅಲ್ಲಿ ಮಂತ್ರಿಗಳು ಬೇಗಂಸಾಹೇಬಳನ್ನು ಅತ್ಯಂತ ಗೌರವದಿಂದ ಕಂಡರು ಬೇಗಂಸಾಹೇಬಳು ತನ್ನ ಪತಿಯನ್ನು ಉಳಿಸಿಕೊಡಬೇಕೆಂದು ಎಷ್ಟೋ ಕೇಳಿಕೊಂಡಳು

ಮಂತ್ರಿಗಳು “ತಾಯೆ! ಅಧೈರ್ಯ ಪಡುವ ಕಾರಣವಿಲ್ಲ. ನಮ್ಮ ಮಂತ್ರಾಲೋಚನೆಯಿಲ್ಲದೇ ಸುಲ್ತಾನರು ಏನೂ ದುಡುಕುವುದಿಲ್ಲ. ಮಹಾಮಾತುಶ್ರೀ ಬೇಗಂಸಾಹೇಬರವರು ದಿವಾನ್ ಮಹಮುದಾಲಿಯವರನ್ನು ಬಂಧಿಸಿದುದು ಮಹಾ

ಅಪರಾಧವೆಂದೂ, ಅವರನ್ನು ಬಂಧನದಿಂದ ತಪ್ಪಿಸಿ ಕ್ಷಮೆ ಬೇಡಬೇಕೆಂದೂ ಕಟ್ಟು ನಿಟ್ಟಾಗಿ ಸುಲ್ತಾನರವರಿಗೆ ಪತ್ರ ಬರೆದಿದ್ದಾರೆ ತಾವು ಏನೂ ಚಿಂತಿಸಬೇಕಾಗಿಲ್ಲ; ಇನ್ನು ಒಂದು ವಾರದೊಳಗಾಗಿ ಶುಭ ಸಮಾಚಾರವು ಬರುತ್ತದೆ ” ಎಂದರು

“ಮಂತ್ರಿಗಳೇ! ತಾವು ನನಗೆ ತಂದೆಯಂತೆ ನನ್ನ ಮನಸ್ಸು ತಲ್ಲಣಿಸುತ್ತದೆ. ನನಗೂ ಹುಜೂರು ಸನ್ನಿಧಾನಕ್ಕೆ ಹೋಗಲು ಅಪ್ಪಣೆ ಇತ್ತರೆ ನಾನೇ ಹೋಗಿ ದಿವಾನರವರ ಭೇಟಿ ಮಾಡಬೇಕೆಂದು ಆಶೆ ಇದೆ ಸುಲ್ತಾನರವರನ್ನೂ ಕೇಳಿಕೊಳ್ಳಬೇಕೆಂಬ ಹಂಬಲವಿದೆ ”

“ಆಗಲಿ! ಬೇಗಂ ಸಾಬ್, ನಾಳೇ ದಿನ ಎಲ್ಲಾ ಏರ್ಪಾಡು ಮಾಡಿ ಕಳಿಸುತ್ತೇನೆ ಮಿರ್ ಸಾದಕರನ್ನು ಇದೇ ಕಾರ್ಯಕ್ಕಾಗಿ ಕಳಿಸಬೇಕೆಂದು ಯೋಚಿಸುತ್ತಿದ್ದೇನೆ ”

“ಅವರು ಹೋದರೆ ಈ ಕಾರ್ಯವು ಸಿದ್ಧಿಯಾಗುವುದೇ ?”

“ಅವರೊಬ್ಬರೇ ಈ ಕಾರ್ಯದಲ್ಲಿ ದಕ್ಷರೆಂದು ನನ್ನ ಅಭಿನಿವೇಶ ”

“ಮಂತ್ರಿಗಳೇ! ಈ ಗಂಡಾಂತರದಿಂದ ಪಾರಾಗಬಹುದೆಂದು ತಮಗೆ ನಂಬಿಕೆ ಇದೆಯೇ ?”

“ತಾಯೇ! ಮಾತುಶ್ರೀ ಬೇಗಂಸಾಹೇಬರ ಕಟ್ಟಪ್ಪಣೆ, ನನ್ನ ಸಲಹೆ, ತಾವು ಹೋಗಿ ಸ್ವಯಂ ಮಾಡುವ ಪ್ರಾರ್ಥನೆ, ಮಿರ್ ಸಾದಕನ ಸಂಧಾನ ಇಷ್ಟು ಇರುವಾಗ ಜಯವಾಗದೇ ಏನು ? ದಿವಾನರವರೇನು ಸಾಮಾನ್ಯ ಮನುಷ್ಯರೇ ಈ ರಾಜ್ಯವನ್ನು ಎಷ್ಟೋ ಸಾರಿ ಉಳಿಸಿದ ರಾಜಭಕ್ತರವರು ಅವರ ವಿಷಯದಲ್ಲಿ ಎಳ್ಳಷ್ಟೂ ಸಂದೇಹವಿಲ್ಲ ”

ಈ ಮಾತುಗಳಿಂದ ಘಾತಿಮಳಿಗೆ ಏನೋ ಭರವಸೆ ಸಿಕ್ಕಿದಂತಾಯಿತು. ಅವಳು ಸಮಾಧಾನವಾಗಿ ಮಂತ್ರಿಗಳ ಅಪ್ಪಣೆ ಪಡೆದು ತನ್ನ ಮಹಲಿಗೆ ಹೋಗುವಾಗ ಸಂಧ್ಯಾಕಾಲ ಆರು ಗಂಟೆಯಾಗಿತ್ತು ಹುಚ್ಚಿಯು ದಿವಾನರ ಮನೆಯ ಮುಂದೆ ಹಾಡು ಹೇಳುತ್ತಿದ್ದಳು ಅನೇಕ ಜನರು ಸೇರಿದ್ದರು ಹುಡುಗರು ಹುಚ್ಚಿಯನ್ನು ಹಾಸ್ಯ ಮಾಡುತ್ತಿದ್ದರು ಅಷ್ಟರಲ್ಲಿ ಮ್ಯಾನಾ ಬಂತು ಎಲ್ಲರೂ ಅದಬ್ಬಿನಿಂದ ದಾರಿ ಬಿಟ್ಟರು. ಮ್ಯಾನಾ ಒಳಗೆ ಹೋಯಿತು ಬೇಗಂಸಾಹೇಬಳು ಅಂತಃಪುರಕ್ಕೆ ಸೇರಿದಳು. ಹುಚ್ಚಿಯು ಮೆಲ್ಲ ಮೆಲ್ಲಗೆ ಆ ಜನಸಂದಣಿಯಿಂದ ತಪ್ಪಿಸಿಕೊಂಡು ಮಹಲಿನೊಳಗೆ ಹೊಕ್ಕಳು ಪಹರೆಯವರು ಗುಂಪನ್ನೆಲ್ಲಾ ಚದುರಿಸಿದರು. ಹುಚ್ಚಿಯು ಜನಾನಾಕ್ಕೆ ಹೋದಳು. ಅಲ್ಲಿ ಬೇಗಂಸಾಹೇಬರ ಭೇಟಿ ಮಾಡಿದಳು. ಬೇಗಂ ಸಾಹೇಬಳು ಸಮಾಧಾನವಾಗಿದ್ದಂತೆ ತೋರಿತು.

ಹುಚ್ಚಿಯು “ಬೇಗಂಸಾಹೇಬ್ ಹಾಡು ಹೇಳಲಿ ?” ಎಂದಳು.

“ನಿನ್ನ ಹಾಡು ಬೇಡ! ಕುಳಿತುಕೋ” ಎಂದಳು. ತಾನು ಹೋಗಿ ಬಂದ ಸಮಾಚಾರವನ್ನು ಅವಳಿಗೆ ವಿಸ್ತಾರವಾಗಿ ತಿಳಿಸಿದಳು. ಅನಂತರ “ಮತ್ತಿಗಳು ನಾಳೇ ದಿನ ನನ್ನನ್ನು ತಿಬಿರಕ್ಕೆ ಕಳುಹಿಸುವುದಾಗಿ ಹೇಳಿದ್ದಾರೆ ಮಿರ್ಸಾದಕರನ್ನು ಈ ಸಂಧಾನಕ್ಕೆ ಕಳುಹಿಸುವುದಾಗಿ ಹೇಳಿದ್ದಾರೆ ನೀನೂ ಹೊರಡುವಯಷ್ಟೆ?”

“ನಾನು ಹೊರಡದೇ ಉಂಟೇ! ಇಂದು ಪ್ರಾತಃಕಾಲವೇ ಹೊರಟಿದ್ದೆ ಈ ದಿವಸ ಪ್ರಾತಃಕಾಲ ನಿಮ್ಮಲ್ಲಿ ಹೇಳಿ ಅಪ್ಪಣೆ ಪಡೆದು ಹೊರಡೋಣವೆಂದು ಬಂದೆ. ಅಷ್ಟರಲ್ಲಿ ಕೊತ್ತಾಲರು ಬಂದು ಗದ್ದಲವಾಗಿತ್ತು ಹೊರಟು ಹೋದೆ”

“ಹುಚ್ಚಿ! ಆ ಕಾಗದಗಳೇನೆಂಬುದನ್ನು ತಿಳಿದುಕೊಂಡೆಯಾ?”

“ಇಲ್ಲ ಬೇಗಂಸಾಹೇಬ್! ಅವು ಏನೋ ಗುಪ್ತ ಪತ್ರಗಳಂತೆ ನೀವು ಮಂತ್ರಿಗಳನ್ನು ಕೇಳಲಿಲ್ಲವೇ?”

“ಇಲ್ಲ ಸಾವಿತ್ರಿ! ಅದರ ವಿಚಾರ ಕೇಳುವುದಕ್ಕೆ ನನಗೆ ನಾಚಿಕೆಯಾಯಿತು ಅದನ್ನು ತಿಳಿದುಕೊಳ್ಳಬೇಕೆಂದು ನನ್ನ ಮನಸ್ಸು ತವಕ ಪಡುತ್ತಿದೆ. ಅದನ್ನು ತಿಳಿದು ಕೊಳ್ಳಲು ಏನು ಮಾಡುವುದು?” ಎಂದು ಇಬ್ಬರೂ ಬಹಳ ಹೊತ್ತು ಯೋಚಿಸಿದರು.

ಕೊನೆಗೆ ಬೇಗಂಸಾಹೇಬಳು, “ನಾನೇ ಹೋಗಿ ಮಿರ್ಸಾದಕರನ್ನು ಕೇಳಿ ಬರುತ್ತೇನೆ. ನೀನು ನನ್ನನ್ನು ಹೇಗಾದರೂ ಮೋತೀಮಹಲಿಗೆ ಕರೆದೊಯ್ಯುವೆವು” ಎಂದಳು.

“ಬೇಡ, ಬೇಗಂ ಸಾಹೇಬ್! ತಾವು ಮೋತೀಮಹಲಿಗೆ ಈ ರಾತ್ರಿಯಲ್ಲಿ ಹೋಗುವುದನ್ನು ನಾನು ಒಪ್ಪುವುದೇ ಇಲ್ಲ ಮಿರ್ಸಾದಕನು ಸುರಾಪಾಯಿ ಅವನು ಈ ಹೊತ್ತಿನಲ್ಲಿ ಮಿತಿಮೀರಿ ಕುಡಿದು ಉನ್ಮತ್ತನಂತಿರುತ್ತಾನೆ ತಮ್ಮಂಥಾ ತರುಣಸ್ತ್ರೀಯು ಏಕಾಂಗಿಯಾಗಿ ಅಲ್ಲಿಗೆ ಹೋಗುವುದು ಸರ್ವಥಾ ತರವಲ್ಲ.”

“ಹುಚ್ಚಿ! ನೀನು ಅಡ್ಡಿಪಡಿಸಬೇಡ ಮಿರ್ಸಾದಕನು ದಿವಾನರ ವಿಷಯದಲ್ಲಿ ಎಷ್ಟೋ ಭಕ್ತಿ ವಿಶ್ವಾಸಗಳಿಂದ ಮಾತನಾಡಿದ. ನನ್ನಲ್ಲಿ ಮಾತೃಭಕ್ತಿಯನ್ನು ತೋರಿದ ಅವನಲ್ಲಿ ನನಗೆ ಭಯವೆಲ್ಲಿ ಬಂತು? ಹಾಗೇನಾದರೂ ವಿಪರೀತ ಸಂದರ್ಭ ಬಂದರೆ ಅವನನ್ನು ಒಂದೇ ಎಟಿನಿಂದ ಕತ್ತರಿಸಿ ತುಂಡುತುಂಡು ಮಾಡಬಲ್ಲೆ.”

“ತಾಯೆ! ಅಕಾಲದಲ್ಲಿ ಆ ಸ್ಥಾನದಲ್ಲಿ ಹೋಗಿ ವಿಪರೀತ ಸಂಘಟನೆಯು ಪ್ರಾಪ್ತಪಾದರೆ ಅವನೊಡನೆ ನಿಸ್ಕಾರ ಕಟ್ಟಿಕೊಳ್ಳುವುದರಿಂದ ಪ್ರಯೋಜನವೇನು? ತಮ್ಮಂಥಾ ಅಂತಃಪುರಸ್ತ್ರೀಯು ಈ ರಾತ್ರಿಯಲ್ಲಿ ಏಕಾಂಗಿಯಾಗಿ ಮಿರ್ಸಾದಕನ ವಿಲಾಸಭವನಕ್ಕೆ ಹೋಗುವುದನ್ನು ಯಾರಾದರೂ ನೋಡಿದರೆ ಏನಂದಾರು?” ತಾವು ಎಂಥಾ ವಿರರಮಣಿಯಾದರೂ ಆ ಅಪವಾದವು ದಾರುಣವಾದುದಲ್ಲವೆ? ತಾಯೆ!”

“ಎಲ್ಲೆಲ್ಲಿಯೂ ಪ್ರಶ್ನಿಸುವಾಗಿಯೇ ಅಲ್ಲಾನ ಮುಂದೆ ನನ್ನ ಪರಿಶುದ್ಧತೆಯನ್ನು

ಅಪರಾಧವು ಮುಟ್ಟೇತೇ ? ಏನೂ ತಪ್ಪಿಲ್ಲದಿದ್ದರೆ ಅಪವಾದದ ಸೊಂಕೇ ಇಲ್ಲ ಹುಚ್ಚಿ. ನಾನು ಪವಿತ್ರಳೆಂಬುದನ್ನು ದಿವಾನರು ತ್ರಿಕರಣಶುದ್ಧವಾಗಿ ನಂಬುತ್ತಾರೆ. ಅದಕ್ಕೆ ಅಲ್ಲಾನೇ ಸಾಕ್ಷಿ ನನ್ನ ಶುದ್ಧ ಹೃದಯ, ಪತಿದೇವನ ಪರಿಶುದ್ಧ ಮನಸ್ಸು, ಅಲ್ಲಾನ ಪವಿತ್ರ ಸಾಕ್ಷಿ. ಇದನ್ನಲ್ಲದೆ ಮತ್ತಾರನ್ನು ಒಪ್ಪಿಸಬೇಕು ? ನಾನು”

ಕೊನೆಗೂ ಹುಚ್ಚಿಯು ಒಪ್ಪಲಿಲ್ಲ ಬೇಗಂಸಾಹೇಬಳು ಬಿಡಲಿಲ್ಲ. ಏನೇನೋ ಮಾಡಿ ಹುಚ್ಚಿಯನ್ನು ಒಪ್ಪಿಸಿದಳು ಇಬ್ಬರೂ ವೇಷವನ್ನು ಮರೆಸಿಕೊಂಡು ನೋತೀ ಮಹಲಿಗೆ ಹೋದರು

ಮಿರ್ ಸಾದಕನ ಚಕ್ರವ್ಯೂಹದಲ್ಲಿ

ನೋತಿಮಹಲಿನಲ್ಲಿ ಅಚ್ಚುಕಟ್ಟಾದ ನಾಲ್ಕು ಕೋಣೆಗಳಿವೆ ಎಲ್ಲವೂ ಒಂದ ರಂತೆ ಒಂದಿವೆ ಒಂದು ಕೋಣೆಗೂ ಮತ್ತೊಂದಕ್ಕೂ ವ್ಯತ್ಯಾಸವೇ ಇಲ್ಲ. ಒಳ ಗಿರುವವರಿಗೆ ಯಾವ ಕೋಣೆಯಲ್ಲಿದ್ದೇವೆ ಎಂಬುದೇ ಭಾಸವಾಗುವುದಿಲ್ಲ. ಎಲ್ಲವೂ ಬಹಳ ಸೊಗಸಾಗಿ ಅಲಂಕೃತವಾಗಿರುವ ಕೋಣೆಗಳು ಅದರಲ್ಲಿ ಒಂದು ಶಯನ ಗೃಹ ಉಳಿದ ಎರಡು ಕೋಣೆಗಳು ಬೈರಕ್ ಗೃಹಗಳು, ಒಂದು ಅಂತರ್ಗೃಹ. ಅದು ಭದ್ರವಾಗಿ ಮುಚ್ಚಿದೆ ಅದರಲ್ಲೇನಿದೆಯೋ ಯಾರಿಗೂ ಗೊತ್ತಿಲ್ಲ. ಬೈತಕ್ ಕೋಣೆಗಳಲ್ಲಿ ನಿಲುಗನ್ನಡಿಗಳೂ, ಪರಗಳೂ ಕಟ್ಟಿವೆ ಅಲ್ಲಿರುವ ಪಠಗಳೆಲ್ಲಾ ಸ್ತ್ರೀಯರ ಪರಗಳು ಕೆಲವು ಫುಂಝ್ ಸ್ತ್ರೀಯರಪರಗಳೂ ಇವೆ ಕೋಣೆಯ ಅಲಂಕಾರದಲ್ಲಿ ಅಲ್ಲಲ್ಲಿ ಪಾಶ್ಚಾತ್ಯರ ಪದ್ಧತಿಯಂತೆ ಅಲಂಕರಿಸಲ್ಪಟ್ಟಿದೆ ಶ್ರೀರಂಗಪಟ್ಟಣದ ಈ ಪಾಶ್ಚಾತ್ಯ ಅನುಕರಣವು ಮತ್ತೆಲ್ಲಿಯೂ ಇಲ್ಲ ಒಂದು ಕಪಾಟದಲ್ಲಿ ಆತ್ತರುಗಳೂ, ವಿವಿಧ ವಾದ್ಯಗಳೂ ಇಡಲ್ಪಟ್ಟಿವೆ ಅದನ್ನು ವುನ್ನದಾಮಗಳಿಂದ ಅಲಂಕರಿಸಿದ್ದಾರೆ ಮತ್ತೊಂದು ಕಪಾಟಿನಲ್ಲಿ ಅನೇಕ ಪುಸ್ತಕಗಳಿವೆ ಅವೆಲ್ಲಾ ಫಾರಸಿ ಮತ್ತು ಸಂಸ್ಕೃತ ಪುಸ್ತಕಗಳು ಮತ್ತೊಂದು ಕೋಣೆಯಲ್ಲಿ ತಂಬೂರಿ, ಸಿತಾರ ವೀಣೆ ಮುಂತಾದ ವಾದ್ಯವಿಶೇಷಗಳು ಅಚ್ಚುಕಟ್ಟಾಗಿ ಇಡಲ್ಪಟ್ಟಿವೆ ಎಲ್ಲ ಕೋಣೆಗಳಲ್ಲಿಯೂ ಕಂದೀಲು ದೀಪಗಳು ಶಯನ ಗೃಹದಲ್ಲಿ ವಿಶಾಲವಾದ ಪರ್ಯಂಕ. ಅದರ ಮೇಲೆ ಹಂಸತೂಲಿಕಾತಲ್ಪ ಕುತ್ತನಿಯ ದಿಂಬುಗಳು. ಕಿಂಕಾಸಿನ ಫರದೆಗಳು ಅಲ್ಲಿ ಒಂದು ಬೆಳ್ಳಿಯ ಕಾಲುಮಣೆಯ ಮೀಲೆ ಗಾಜಿನ ಹೂಜಿಯಲ್ಲಿ ಮದ್ಯ ಸಣ್ಣ ಸಣ್ಣ ಚಿನ್ನದ ಪಾನಪಾತ್ರೆಗಳು ಎರಡು ಕಡೆಯೂ ಬೆಳ್ಳಿಯ ಕಟ್ಟು ಹಾಕಿದ ನಿಲುಗನ್ನಡಿ ಮನೆಯೆಲ್ಲವೂ ಅತ್ತರಿನಿಂದ ಘನುಘಮಿಸುತ್ತಿದೆ ಹುಚ್ಚಿಯೂ, ಬೇಗಂ ಸಾಹೇಬಳೂ ಅಲ್ಲಿಗೆ ಹೋಗುವ ಹೊತ್ತಿಗೆ ಮಿರ್ ಸಾದಕನಿರಲಿಲ್ಲ ಹುಚ್ಚಿಯು ಬೇಗಂಸಾಹೇಬಳನ್ನು ಕರೆದುಕೊಂಡು ಹೋಗಿ ಮನೆಯೆಲ್ಲವನ್ನೂ ತೋರಿಸಿದಳು.

ಆ ಮನೆಯ ಅಂದಚಂದವನ್ನು ನೋಡಿ ಬೇಗಂಸಾಹೇಬಳು ಅಪ್ರತಿಭಳಾದಳು. ಶಯನಗೃಹಕ್ಕೆ ಹೋಗುವಾಗ ಅವಳಿಗೆ ಲಜ್ಜೆಯಾಯಿತು ಹುಚ್ಚಿಯು ಕೈ ಹಿಡಿದು ಎಳೆದು ಕರೆದುಕೊಂಡು ಹೋಗಿ ಆ ಶಯನ ಗೃಹವನ್ನು ತೋರಿಸಿದಳು. ಅಲ್ಲಿ ಒಂದು ಪಠಕ್ಕೆ ಕಿಂಕಾಸಿನ ಫರದೆ ಹಾಕಿತ್ತು. ಹುಚ್ಚಿಯು ಅದನ್ನು ಮಾತ್ರ ತೋರಿ ಸಲಿಲ್ಲ ಅದೇ ನಿರಬಹುದೆಂದು ಘಾತಿಮಳಿಗೆ ಕುತೂಹಲವಾಯಿತು ಹುಚ್ಚಿಯು ಅನ್ಯಮನಸ್ಕಳಾಗಿರುವಾಗ ಘಾತಿಮಳು ಆ ಫರದೆಯನ್ನು ಓರೆ ಮಾಡಿ ನೋಡಿದಳು ಆ ದಿವ್ಯಾಕೃತಿಯನ್ನು ಕಂಡು—ಆಶ್ಚರ್ಯಚಕಿತಳಾಗಿ—“ಸಾವಿತ್ರಿ! ಇದಾರದು ಈ ಪಠ?” ಎಂದಳು.

ಸಾವಿತ್ರಿಯು ನಗುತ್ತಾ “ಗೊತ್ತಾಗುವುದಿಲ್ಲವೇ ಅದು—ಈ ಪಾಪಿಯದೆಂದು!” ಎಂದುತ್ತರವಿತ್ತಳು.

“ಸಾವಿತ್ರಿ! ನೀನು ಎಂಥಾ ಜಿಲುಪಿನ ಖನಿಯೇ ?” ಎಂದು ಆ ಪರವನ್ನು ದಿಟ್ಟಿಸಿ ನೋಡುತ್ತಾ—ಸಾವಿತ್ರಿ! ನಿನಗೂ ಈ ಮಿರ್ಸಾದಕನಿಗೂ ಏನು ಸಂಬಂಧ ನಿನ್ನ ಕಥೆಯನ್ನೇಕೆ ಇಷ್ಟು ಗೋಪ್ಯವಾಗಿಟ್ಟಿದ್ದಿ ? ನೀನು ಮಿರ್ಸಾದಕನ ಸಹೋದರಿಯೇನು ?”

“ಬೇಗಂಸಾಹೇಬ್ ! ನನಗೂ ಮಿರ್ಸಾದಕನಿಗೂ—ಸಂಬಂಧವೇನಿದೆ ? ಅವನು ನನ್ನ ಪೂರ್ವಜನದ ಶತ್ರು ! ಈ ಜನ್ಮದಲ್ಲಿ ನನ್ನನ್ನು ಬಂಧಿಸಿರುವ ಘಟ ಸರ್ಪ. ಆ ಕಥೆಯು ನಿಮಗೇಕೆ?” ಎಂದು ಆ ಪರದ ಮೇಲೆ ಒಂದೇಟು ಹೊಡೆದು ಫರದೆಯನ್ನು ಮುಚ್ಚಿದಳು

ಘಾತಿಮಳು ಅವಳ ಮುಖವನ್ನು ನೋಡಿದಾಗ ಹುಚ್ಚಿಯ ಕಣ್ಣಿನಲ್ಲಿ ಧಾರಾ ಕಾರವಾಗಿ ಸುರಿಯುತ್ತಿತ್ತು. ಅದನ್ನು ನೋಡಿ ಘಾತಿಮಳು ಅವಾಕ್ಯಾದಳು

ಹುಚ್ಚಿಯು ಇಂಥಾ ಅಳುವನ್ನು ಎಷ್ಟೋ ಅತ್ತಿದ್ದಾಳೆ ಅವಳ ಹುಚ್ಚೇ ಅವಳನ್ನು ಸಮಾಧಾನಪಡಿಸುತ್ತದೆ. ಸ್ವಲ್ಪ ಹೊತ್ತಿನೊಳಗಾಗಿ ಹುಚ್ಚಿಯು ನಗುತ್ತಾ “ತಾಯೇ, ಭಯಪಡಬೇಡಮ್ಮ” ಎಂದು ಬೇಗಂ ಸಾಹೇಬಳನ್ನೇ ಸಮಾಧಾನ ಗೊಳಿಸಿದಳು.

ಇಷ್ಟು ಹೊತ್ತಾದರೂ ಮಿರ್ಸಾದಕನು ಬರಲೇ ಇಲ್ಲ. ಹುಚ್ಚಿಯು “ಬೇಗಂ ಸಾಹೇಬ್ ತಾವು ಇಲ್ಲೇ ಕುಳಿತಿರಿ. ದರಿಯಾದಾಲತ್ತಿನಲ್ಲಿ ಏನೋ ದೀವಟಗೆಗಳು ಕಾಣುತ್ತಿವೆ. ಅಲ್ಲೇನೋ ವಿಶೇಷವಿರಬೇಕು ನೋಡಿಕೊಂಡು ಬರುತ್ತೇನೆ. ಬಹುಶಃ ಮಿರ್ಸಾದಕನು ಅಲ್ಲೇ ಇರಬಹುದು. ಕರೆತರುತ್ತೇನೆ” ಎಂದು ಹೇಳಿ ಹೊರಟು ಹೋದಳು.

ಘಾತಿಮಳು—“ಸಾವಿತ್ರಿ ಎಂಥಾ ಸುಂದರಿ ಎಷ್ಟು ಚತುರೆ ಇವಳಿಗಲ್ಲಿ ಹುಚ್ಚು ಖಂಟು ಮಿರ್ಸಾದಕನು ಇವಳ ಆತ್ಮೀಯನೇ ಇರಬೇಕು ಇವಳು ಹಿಂದೂ ಅವನು ಮುಸಲ್ಮಾನ್ ಇವಳು ಮಿರ್ಸಾದಕನ ಪ್ರಣಯಿನಿಯೋ? ಅಂತರಂಗದ ಪತ್ನಿಯೋ? ಸಾವಿತ್ರಿಯ ಹುಚ್ಚು ನಿಜವೋ? ವೇಷವೋ? ಅವಳೇಕೆ ಹುಚ್ಚಿಯ ವೇಷದಿಂದ ಇಷ್ಟು ಕಷ್ಟಪಡಬೇಕು ಸಾವಿತ್ರಿಯು ಹುಚ್ಚಿಯೇ ನಿಜ ಈ ಹುಚ್ಚಿಯ ಸಹವಾಸದಲ್ಲಿ ಮಿರ್ಸಾದಕನೇಕೆ ಹೇಣಗಾಡಬೇಕು ಇದರಲ್ಲೇನೋ ಅಭೇದ್ಯವಾದ ಅಂತರಂಗವಿದೆ”ಎಂದು ಚಿಂತಿಸುತ್ತಿದ್ದಳು

ಹುಚ್ಚಿಯು ದರಿಯಾದವಲತ್ತಿನ ಹತ್ತಿರ ಬರುವ ಹೊತ್ತಿಗೆ ಬೋಯಿಗಳ ಶಬ್ದ ಕೇಳಿಸಿತು ಮ್ಯಾನಾ ಹೊರಟಿತು ದೀವಟೆಗೆಗಳು ಮುಂದೆ ಹೊರಟವು. ಆ ಮ್ಯಾನಾ ವನ್ನು ನೋಡಿ ಮಂತ್ರಿ ಪೂರ್ಣಯ್ಯನವರದೆಂದು ತಿಳಿದುಕೊಂಡು ದರಿಯಾದವಲತ್ತಿ ನೋಳಿಗೆ ಹೋದಳು. ಕಾವಲುಗಾರರನ್ನು ಕೇಳಿದಳು ಅಲ್ಲಿ ಮಿರ್ಸಾದಕನೊಬ್ಬನೇ ಇದಾನೆಂದು ಅವರು ಹೇಳಿದರು. ಇವಳು ಒಳಹೊಕ್ಕು ನೋಡಿದಳು. ಮಿರ್ಸಾದಕನು ಏಕಾಂಗಿಯಾಗಿ ಆಲೋಚನೆಯಲ್ಲಿ ಮಗ್ನನಾಗಿದ್ದನು ಹುಚ್ಚಿಯು ನಕ್ಕಳು. ಮಿರ್ಸಾದಕನು ಹುಚ್ಚಿಯ ಕಡೆಗೆ ತಿರುಗಿದನು

“ಹುಚ್ಚಿ! ಇಲ್ಲಿಗೇಕೆ ಬಂದೆ?”

“ನಿನ್ನನ್ನು ಮಹಲಿಗೆ ಕರೆದುಕೊಂಡು ಹೋಗುವುದಕ್ಕೆ”

“ಮಹಲಿನಲ್ಲಿ ಏನು ಕಲಸ?”

“ನನ್ನ ಸ್ನೇಹಿತರೊಬ್ಬರು ನಿನ್ನ ಭೇಟಿಗಾಗಿ ಬಂದು ಕಾದಿದ್ದಾರೆ”

“ಯಾರದು?”

ಹುಚ್ಚಿ ಸಾವಿತ್ರಿಯು ಅವನ ಕಿವಿಯಲ್ಲಿ “ಘಾತಿಮಾಬೇಗಂ” ಎಂದುಸುರಿದಳು ಮಿರ್ಸಾದಕನು ಲುಗುಬಗೆಯಿಂದ ಎದ್ದು ಹೊರಟನು ಅವನು ದಾರಿಯಲ್ಲಿ ಬರುತ್ತಾ “ಘಾತಿಮಳು ಏಕೆ ಬಂದಿದ್ದಾಳೆ? ನನ್ನಲ್ಲಿ ಒಲಿದು ಬಂದಿರಬಹುದೇ? ಇಲ್ಲಾ! ನನ್ನನ್ನು ಪ್ರಾರ್ಥಿಸಲು ಬಂದಿರಬಹುದೇ? ಹೇಗಾದರೂ ಈಗ ಅವಳು ನನ್ನ ದಾಸಿ ನನ್ನ ಬಲೆಗೆ ಸಿಕ್ಕಿದ ಹರಿಣಿ! ಇಂದು ದಿವಾನ್ ಮಹಮದಾಲಿಯು ಮೃತ್ಯು ವಿನ ಕೋರಿದಾಡೆಯಲ್ಲಿದ್ದಾನೆ. ಘಾತಿಮಳಿಗೆ ಯಾರಿದ್ದಾರೆ? ಘಾತಿಮಳನ್ನು ಪ್ರಣಯ ಭಿಕ್ಷೆ ಬೇಡುತ್ತೇನೆ ಒಪ್ಪದಿದ್ದರೆ.—ಬಲಾತ್ಕರಿಸುತ್ತೇನೆ ಹೇಗಾದರೂ ಇಂದು ತ್ರಿಲೋಕಸುಂದರಿಯಾದ ಘಾತಿಮಳು ನನ್ನವಳು ನನ್ನ ಕರಗತವಾದ ಷಿಕಾರಿಯು —ತಪ್ಪಿಸಿಕೊಳ್ಳುವುದೇ ಇಲ್ಲ ಪಿತೂರಿಯ ಕಾಗದಗಳನ್ನು ನಾನೇ ತೆಗೆದುಕೊಂಡು ಹೋಗಬೇಕೆಂದು ಮಂತ್ರಿ ಪೂರ್ಣಯ್ಯನವರು ಆ ಕಾಗದಗಳನ್ನು ನನ್ನ ಕೈಲಿಟ್ಟಿದ್ದಾರೆ. ಆ ಕಾಗದಗಳು ನನ್ನ ಕೈಯಲ್ಲಿವೆ. ಮಹಮದಾಲಿಯ ಪ್ರಾಣವು ಆ ಕಾಗದಗಳಲ್ಲಿದೆ.

ಘಾತಿಮಳು ಈಗ ನನ್ನ ಬಲೆಯಲ್ಲಿದ್ದಾಳೆ ಪ್ರಲೋಭ, ವಂಚನೆ, ಬಲಾತ್ಕಾರ ಯಾವುದಾದರೂ ಮಾರ್ಗದಿಂದ ಘಾತಿಮಳನ್ನು ನಾನು ಪಡೆಯದಿದ್ದರೆ ಮಿರ್ಸಾದ ಕನೇ ನಾನು ? ಈ ಸಾವಿತ್ರಿಯೊಬ್ಬಳು ನನಗೆ ಪ್ರತಿಬಂಧಕ ಇವಳನ್ನು ಹೇಗಾದರೂ ಮಾಡಿ ದೂರದಲ್ಲಡಬೇಕು” ಎಂದು ಆಲೋಚನೆ ಮಾಡುತ್ತಾ ಸಾವಿತ್ರಿಯ ಜೊತೆಯಲ್ಲಿ ಮೋತೀಮಹಲಿಗೆ ಬರುತ್ತಿದ್ದನು

“ಸಾವಿತ್ರಿ! ಬೇಗಂಸಾಹೇಬರೇಕೆ ಬಂದಿದ್ದಾರೆ.”

“ನಿನ್ನನ್ನು ನೋಡಿ ಮಾತನಾಡುವುದಕ್ಕೆ ”

“ಒಳ್ಳೆಯ ಅಸಮಯದಲ್ಲಿ ಅವರು ಬಂದಿದ್ದಾರೆ ಈಗ ಮಂತ್ರಿ ಪೂರ್ಣಯ್ಯ ನವರು ಕೆಲವು ಮುಖ್ಯವಾದ ಕಾಗದಪತ್ರಗಳನ್ನು ತಂದು ಕೊಡುವುದಾಗಿಯೂ, ಅದನ್ನು ನಾನೇ ನಗರಕ್ಕೆ ತೆಗೆದುಕೊಂಡುಹೋಗಬೇಕೆಂದೂ ಹೇಳಿದ್ದಾರೆ ಅವರು ಬರುವ ಹೊತ್ತಿಗೆ ಬೇಗಂಸಾಹೇಬರು ಇಲ್ಲಿರುವುದು ಚೆನ್ನಾಗಿಲ್ಲ ಅವರು ಹೊರಟು ಹೋದರೂ ದಾರಿಯಲ್ಲಿ ಅವರ ಕಣ್ಣಿಗೆ ಬೀಳುತ್ತಾರೆ. ಇದಕ್ಕೇನು ಮಾಡುವುದು ? ಬೇಗಂ ಸಾಹೇಬರು ನನ್ನನ್ನು ನೋಡುವ ಅವಶ್ಯಕತೆ ಇಲ್ಲ ನೀನೇ ಅವರಿಗೆ ಸಮಾಧಾನ ಹೇಳಿ ಕರೆದುಕೊಂಡು ಹೋಗಿ ಮನೆಗೆ ಬಿಟ್ಟು ಬಾ!”

“ಅದೆಲ್ಲಾ ಹೇಳಿ ನೋಡಿದೆ ಅವಳು ಕೇಳಲಿಲ್ಲ ಅವಳು ನಿನ್ನನ್ನೇ ನೋಡ ಬೇಕಂತೆ.”

“ಸಾವಿತ್ರಿ! ಇದು ಬಲು ಪ್ರಮಾದದ ಸಂಧಿ ನೀನೊಂದು ಕೆಲಸ ಮಾಡು. ನೀನು ಜಾಗರೂಕತೆಯಿಂದ ನೋಡುತ್ತಿರು. ದೂರದಲ್ಲಿ ದೀವಟಿಗೆಗಳು ಕಾಣುತ್ತಲೇ ಮೋತೀಮಹಲಿಗೆ ಬಂದು ಎಚ್ಚರಿಸಿಬಿಡು ಅಷ್ಟರಲ್ಲಿ ನಾನು ಬೇಗಂಸಾಹೇಬರನ್ನು ನೋಡಿ, ಮಾತನಾಡಿ ಸಮಾಧಾನ ಪಡಿಸುತ್ತೇನೆ ಅವರನ್ನು ಮಂತ್ರಿಗಳು ಬಂದು ಹೋಗುವವರೆಗೆ ಅಂತರ್ಗೃಹದಲ್ಲಿ ಮುಚ್ಚಿಡೋಣ ಅಮೇಲೆ ಕರೆದುಕೊಂಡು ಹೋಗಿ ಅವರ ಮಹಲಿಗೆ ತಲುಪಿಸಿ ಬಾ!”

ಸಾವಿತ್ರಿಯು ಸಮ್ಮತಿಸಿದಳು. ಮಿರ್ಸಾದಕನು ಲಗುಬಗೆಯಿಂದ ಮೋತೀ ಮಹಲಿಗೆ ಹೋದನು ಅಲ್ಲಿ ಬೈರಕ್‌ಖಾನೆಯಲ್ಲಿ ಘಾತಿಮಾಬೇಗಂ ನಿಂತಿದ್ದಳು ಮಿರ್ಸಾದಕನು ಅಲ್ಲಿಗೆ ಹೋಗಿ— ಬಹಳ ಮರ್ಯಾದೆಯಿಂದ ಅವರನ್ನು ವಂದಿಸಿದನು. ಬೇಗಂವರು ನಸುನಗುತ್ತಾ “ನಿಮಗೆ ಬಹಳ ತೊಂದರೆ ಕೊಟ್ಟ ಹಾಗಾಯಿತು” ಎಂದರು.

“ಇಲ್ಲ, ಬೇಗಂ ಸಾಹೇಬ ರಾಜಕಾರ್ಯದಲ್ಲಿ ಮಹಲಿಗೆ—ಬರುವುದು ಹೊತ್ತಾಗಿ ಹೋಯಿತು ತಮ್ಮನ್ನು ಬಹಳ ಕಾಯಿಸಿದ ಹಾಗಾಯಿತು. ತಾವು ವಯಮಾಡಿಸಿದ ಕಾರಣವೇನು ?”

“ನೀವು ನಾಳೆಯ ದಿನ ಶಿಬಿರಕ್ಕೆ ಹೊರಡುವಿರೆಂದು ತಿಳಿಯಿತು.”

“ತಮಗಾರು ಹೇಳಿದರು ?”

“ಸ್ವಯಂ ಪೂರ್ಣಯ್ಯನವರು”

“ಹೌದು! ಹೊರಡುತ್ತೇನೆ ತಮ್ಮ ಕಾರ್ಯಕ್ಕಾಗಿಯೇ!”

“ನಾನು ನಿಮ್ಮನ್ನೇ ನಂಬಿದ್ದೇನೆ ಮಂತ್ರಿಗಳೂ ನಿಮ್ಮನ್ನೇ ನಿಯೋಗಿಸಿದ್ದಾರೆ”

“ಬೇಗಂಸಾಹೇಬ್! ತಾವು ದಯವಿಟ್ಟು ಕುಳಿತುಕೊಳ್ಳಬೇಕು. ನಿಂತಿರೋಣ ವಾಗಿದೆ” ಎಂದು ಹೇಳಿ—ಒಂದು ಸೋಫಾವನ್ನು ತೋರಿಸಿದನು ಬೇಗಂಸಾಹೇಬಳು ನಾಚಿಕೆಯಿಂದ—ಮೇಲೂಡುಪನ್ನು ಸರಿಮಾಡಿಕೊಂಡು ಕುಳಿತಳು ಮಿರ್ಸಾದಕನು ಒಳಗೆ ಹೋಗಿ ಮಧುಪಾತ್ರೆಯನ್ನು ತಂದು ಮರ್ಯಾದೆಯಿಂದ— ಬೇಗಂಸಾಹೇಬಳ ಮುಂದೆ ಹಿಡಿದು ಸ್ವೀಕರಿಸಬೇಕೆಂದು ಪ್ರಾರ್ಥಿಸಿದನು ಬೇಗಂಸಾಹೇಬಳು ತಲೆ ಅಲ್ಲಾಡಿಸಿದಳು. ಮಿರ್ಸಾದಕನು ಪುನಃಪುನಃ ಬೇಡಿದನು. ಅವನ ದಾಕ್ಷಿಣ್ಯವನ್ನು ಮಿರಲಾರದೆ ಘಾತಿಮಳು ಸ್ವರ್ಣಪಾತ್ರೆಯಲ್ಲಿದ್ದ ಮಧುವನ್ನು ಸ್ವಲ್ಪ ಸೇವಿಸಿದಳು. ಕ್ಷಣದಲ್ಲಿ ಮುಖವೆಲ್ಲ ಕಂಪೇರಿತು ಆದರೂ ಬುದ್ಧಿಯಲ್ಲಿ ವ್ಯತ್ಯಾಸವೇನೂ ಆಗಲಿಲ್ಲ.

“ಮಿರ್ಸಾದಕ್! ಆ ಪರಂಗಿಯವರ ಕಾಗದಗಳೇನು ?”

“ಅದು ನನ್ನಲ್ಲಿಯೇ ಇದೆ ನಾನೇ ಅದನ್ನು ತೆಗೆದುಕೊಂಡು ಹೋಗಿ ಹುಜೂರಿಗೆ ಒಪ್ಪಿಸಬೇಕೆಂದು ಮಂತ್ರಿಗಳು ಅಪ್ಪಣೆ ಮಾಡಿದ್ದಾರೆ” ಎಂದು ಜೇಬಿನಿಂದ ಕಾಗದಗಳ ಕಟ್ಟನ್ನು ತೆಗೆದನು.

ಘಾತಿಮಳು ಜಿಂಕೆಯಂತೆ, ಮಿರ್ಸಾದಕನ ವೈಮೇಲೆ ಹಾರಿ ಆ ಕಾಗದಗಳನ್ನು ಕಿತ್ತುಕೊಂಡಳು ಬೇಕೆಂದು ಮಿರ್ಸಾದಕನು ಅಡ್ಡಿಪಡಿಸಿದನು ಅವನ ಕೈಗಳನ್ನು ತಳ್ಳಿ ಕಿಸೆಗೆ ಕೈಹಾಕಿ ಅವುಗಳನ್ನು ತೆಗೆದುಕೊಂಡಳು. ಆ ಸ್ವರ್ಶದಿಂದ ಮಿರ್ಸಾದಕನಿಗೆ ರೋಮಾಂಚನವಾಯಿತು.

ಘಾತಿಮಳು ಒಂದೆರಡು ಹೆಜ್ಜೆ ಹಿಂದಕ್ಕೆ ಸರಿದು “ಮಿರ್ಸಾದಕ್, ಈ ಕಾಗದಗಳಲ್ಲಿ ಏನಿದೆ ?” ಎಂದಳು.

“ಬೇಗಂಸಾಹೇಬ್! ಅವುಗಳಲ್ಲಿ ಪರಂಗಿಗಳೊಡನೆ—ದಿವಾನರವರು ಸಿತೂರಿ ನಡೆಸಿದ್ದಾರೆಂದು ದಾಖಲಾತಿಗಳಿವೆ.”

ಘಾತಿಮಳಿಗೆ ಸಿಡಿಲು ಬಡಿದಂತಾಯಿತು. “ಸಿತೂರಿಯೇ ? ಹಾಗಾದರೆ ದಿವಾನರಿಗೆ ಮುಕ್ತಿ ಎಲ್ಲಿ ಬಂತು ?” ಎಂದಳು

“ಈ ಕಾಗದಗಳು ಸುಲ್ತಾನರ ಕೈ ನೇರಿದರೆ ದಿವಾನರ ಅವತಾರವು ಪೂರ್ತಿ ಯಾದಂತೆಯೇ ಸರಿ !” ಎಂದು ಮಿರ್ಸಾದಕನು ಮೆತ್ತಗೆ ತಡವರಿಸುತ್ತ ಹೇಳಿದನು.

ಘಾತಿಮಳಿಗೆ ತಲೆ ತಿರುಗಿತು ಎದೆಯೊಡೆಯಿತು ಮೈ ಬೆವರಿತು ಕೈ ಕಾಲುಗಳು ಅದುರಿದುವು ಬಾಳೇಮರವು ಕಳಚಿ ಬಿದ್ದಂತೆ ಅವಳು ಮೂರ್ಛಿತಳಾಗಿ ಬಿದ್ದಳು ಹಣೆಗೆ ಎಟು ತಾಗಿ ರಕ್ತ ಬಂತು ಮಿರ್ಸಾಸಾದಕನು ಅದನ್ನು ಬಿಗಿಯಾಗಿ ಹಿಡಿದನು ತನ್ನ ಶುಭ್ರವಸ್ತ್ರವನ್ನು ಹರಿದು ಮಧ್ಯದಲ್ಲಿ ನೆನಸಿ ಕಟ್ಟಿದನು ಘಾತಿಮಳನ್ನು ಎತ್ತಿಕೊಂಡು ಹೋಗಿ ಪರ್ಯಂಕದಲ್ಲಿ ಮಲಗಿಸಿದನು ಸ್ವಲ್ಪ ಮಧ್ಯವನ್ನು ಕುಡಿಸಿದನು ಎದ್ದು ಬಂದು ಬಾಗಿಲನ್ನು ಭದ್ರವಾಗಿ ಮುಚ್ಚಿದನು ಪುನಃ ಅವಳ ತಲೆಯನ್ನು ತನ್ನ ತೊಡೆಯಮೇಲಿಟ್ಟುಕೊಂಡು ಮಂಚದ ಮೇಲೆ ಕುಳಿತನು ಘಾತಿಮಳಿಗೆ ಸ್ವಲ್ಪ ತಿಳಿವು ಬಂತು ಕಣ್ಣು ಬಿಟ್ಟಳು ತಾನೆಲ್ಲಿದ್ದೇನೆಂದು ಬೋಧೆಯಾಗಲಿಲ್ಲ ಆದರೆ ಮಿರ್ಸಾಸಾದಕನು ತನ್ನ ಪಕ್ಕದಲ್ಲಿ ಗಾಳಿ ಹಾಕುತ್ತಾ ಕುಳಿತಿದ್ದಾನೆಂದು ಅರಿವಾಯಿತು ಘಾತಿಮಳು ಅವನ ಕೈ ಹಿಡಿದುಕೊಂಡು—“ಬಂಧುವೇ, ಆ ಕಾಗದಗಳನ್ನು ನಾಶಮಾಡಿಬಿಡಲಾರೆಯಾ? ಅದಕ್ಕಾಗಿ ನಿನಗೆ ಏನು ಬೇಕಾದರೂ ಕೊಡುತ್ತೇನೆ” ಎಂದಳು

ಮಿರ್ಸಾಸಾದಕನು ಅವಳ ಬೆನ್ನು ಸವರತ್ತಾ “ನೋಡು, ಘಾತಿಮಾ! ನೀನು ಇದೊಂದು ದಿವಸದ ಸ್ವರ್ಗವನ್ನು ಕರುಣಿಸುವುದಾದರೆ ಈ ಕಾಗದಗಳನ್ನು ನಿನ್ನ ಎದುರಿನಲ್ಲಿಯೇ ಸುಟ್ಟು ಬಿಡುತ್ತೇನೆ” ಎಂದನು

ಈ ಮಾತುಗಳು ಸ್ವಪ್ನದಲಿ ನುಡಿದಂತೆ ಘಾತಿಮಳ ಕಿವಿಗೆ ಬಿತ್ತು. ಅವಳು ಸರ್ಪದರ್ಶನವಾದಂತೆ ಎದ್ದು ಮಿರ್ಸಾಸಾದಕನನ್ನು ಬಿರುಗಣ್ಣಿನಿಂದ ನೋಡಿದಳು. ಮಿರ್ಸಾಸಾದಕನು ಘಾತಿಮಳನ್ನು ಮಂಚದಿಂದ ಇಳಿಯುವುದಕ್ಕೆ ಬಿಡದೇ—ಬಿಗಿಯಾಗಿ ಹಿಡಿದು ಬಲಾತ್ಕಾರದಿಂದ ಚುಂಬಿಸಿದನು ಘಾತಿಮಳು ಗಟ್ಟಿಯಾಗಿ ಕೂಗುವುದಕ್ಕೆ ಹೋದಳು ಮಿರ್ಸಾಸಾದಕನು ಕುತ್ತಿಗೆಯನ್ನು ಬಿಗಿಹಿಡಿದನು. ಘಾತಿಮಳು ಅವನ ಬಾಹು ಬಂಧನದಿಂದ ತಪ್ಪಿಸಿಕೊಳ್ಳಲಾರದೇ ಒದ್ದಾಡಿ ಪುನಃ ಮೂರ್ಛಿತಳಾದಳು ಮಿರ್ಸಾಸಾದಕನು ಪಕ್ಕದಲ್ಲಿದ್ದ ಸೀಸೆಯಿಂದ ಮಧ್ಯವನ್ನು ತೆಗೆದು ಘಾತಿಮಳಿಗೆ ಕುಡಿಸಿದನು ಘಾತಿಮಳು ಪೂರ್ತಿಯಾಗಿ ಜ್ಞಾನಶೂನ್ಯಳಾದಳು

ಮಿರ್ಸಾಸಾದಕನು ತನ್ನ ಪಾಶವೀವೃತ್ತಿಯಿಂದ ಕಾಮೇಚ್ಚೆಯನ್ನು ಪೂರೈಸಿಕೊಂಡನು ಉಪಭೋಗದಿಂದ ಕಾಮವು ಶಮನವಾಗುವುದೇನು? ಇಲ್ಲ. ಅವನು ಘಾತಿಮಳನ್ನು ಪುನಃಪುನಃ ಆಲಿಂಗಿಸಿ, ಚುಂಬಿಸಿ, ಕಾಡಿನಲ್ಲಿ ಹುಲಿಯು ಹರಿಣಿಯನ್ನು ಆಕ್ರಮಣ ಮಾಡುವಂತೆ ಅಬ್ಬರಿಸಿದನು

ಸಾವಿತ್ರಿಯು ಬಹಳ ಹೊತ್ತು ಕಾದು ಕಾದು ಸಾಕಾಯಿತು. ಆಗ ಅವಳ ಮನಸ್ಸಿಗೆ ದಿಗಿಲಾಯಿತು “ಮಿರ್ಸಾಸಾದಕನು ಮೋಸಗಾರ! ಘಾತಿಮಳನ್ನು ಏನೋ ಮೋಸಪಡಿಸಿರಬೇಕು. ನಾನು ಬೇಡಬೇಡವೆಂದರೂ, ರಾತ್ರಿ ಕಂಡ ಭಾವಿ

ಯಲ್ಲಿ ಹಗಲು ಅವಳಾಗಿ ಹೋಗಿ ಬಿದ್ದರೆ ತಪ್ಪಾರದು ? ಹೇಗೇ ಆಗಲಿ—ಘಾತಿನಾ ಬೇಗಂವರನ್ನು ಸುರಕ್ಷಿತವಾಗಿ ಮನೆಗೆ, ತಲುಪಿಸುವುದು ನನ್ನ ಭಾರ ! ಹೀಗೆ ಆಲೋಚಿಸುತ್ತಾ ಮೋಡೀ ಮಹಲಿಗೆ ಬಂದಳು ಒಂದು ಕೋಣೆಯಿಂದ ಮತ್ತೊಂದು ಕೋಣೆಗೆ ಕಾಲು ಸದ್ದಾಗದೆ ಪ್ರವೇಶಿಸುತ್ತ ಬಂದಳು. ಆ ಬಾಗಿಲು ಭದ್ರವಾಗಿ ಹಾಕಿದೆ, ಸದ್ದೇ ಇಲ್ಲ “ಓಹೋ! ಘಾತಿಮಳು ಮಿಾರ್ ಸಾದಕನ ಮೋಹದಲ್ಲಿ ತಾನಾಗಿ ಬಿದ್ದಿದ್ದಾಳೆ ನಾನೇನು ಮಾಡಲಾದೀತು ? ಹಾಳು ಹಂಗಸಿನ ಬುದ್ಧಿ ಚಂಚಲವಾದುದು ನಿಶಾಸಮಯವು ಕಾಮದೇವನ ಪ್ರಸಾದ ಸಮಯ ಇಬ್ಬರೂ ಮದ್ಯಪಾಯಿಗಳು ಘಾತಿಮಳು ತರುಣಿ ! ಮಿಾರ್ ಸಾದಕನು ಕಾಮಾಂಧ ! ಸವಿಮಾತುಗಳೆಂದ, ವಂಚನೆಯಿಂದ ಘಾತಿಮಳನ್ನು ಮೋಸಮಾಡಿದ್ದಾನೆ ಪಾತಿವ್ರತ್ಯವನ್ನು ನೀಗಿಕೊಂಡ ಘಾತಿಮಳಿಗೆ ಇನ್ನು ದಿವಾನರ ಚಿಂತೆ ಏಕೆ ? ಐಶ್ವರ್ಯ, ಅಂತಸ್ತು, ವೈಭವಗಳಿಗಾಗಿಯೇ ? ಹಾಳಾದ ಐಶ್ವರ್ಯ, ವೈಭವಗಳೇ ಈ ಜಗತ್ತಿಗೆ ಪ್ರಬಲವಾದ ಸನ್ನೋಹನಾಸ್ತ್ರಗಳು ವ್ರಸಂಚವೆಲ್ಲವೂ ವಿಡಂಬನ” ಹೀಗೆ ಹೇಳುತ್ತಾ ನೆಲವನ್ನು ನೋಡಿದಳು ಹರಿದ ಬಟ್ಟೆಯ ಚಿಂದಿಯು ಬಿದ್ದಿದ್ದಿತು ಅದನ್ನು ನೋಡಿ ಕುಚ್ಚಿಯು ಚಿಟ್ಟನೆ ಚೀರಿದಳು ಬಾಗಿಲನ್ನು ಧಡಧಡನೆ ಒದ್ದಳು ಮಿಾರ್ ಸಾದಕನು “ಕುಚ್ಚಿಯು ಬಂದುಬಿಟ್ಟಳು ಇನ್ನು ನಿಸ್ತಾರವಿಲ್ಲ” ಎಂದುಕೊಂಡು ಬಾಗಿಲು ತೆಗೆದನು

ಕುಚ್ಚಿಯು “ಪಾಪಿಯೇ ! ನೀಚನ ಏನುಮಾಡಿಬಿಟ್ಟ ?” ಎಂದು ಬೊಬ್ಬೆ ಹಾಕಿದಳು ಕೋಣೆಗೆ ಹೋಗಿ ನೋಡಿದಳು ಮಂಚದ ಮೇಲೆ ಅಸ್ತವ್ಯಸ್ತವಾಗಿ ಬಿದ್ದಿದ್ದಾಳೆ ವೈ ತಡವರಿಸಿದಳು ಹಣೆಯನ್ನು ಮುಟ್ಟಿ ನೋಡಿದಳು ಮುಖದ ಹತ್ತಿರ ಮುಖವಿಟ್ಟು ನೋಡಿದಳು ಘಾತಿಮಳು ಜ್ಞಾನಶೂನ್ಯಳಾಗಿ ನಿಶ್ಚೇಷ್ಟಿತಳಾಗಿ ಬಿದ್ದಿದ್ದಾಳೆ ಹಣೆಗೆ ಬಟ್ಟೆಯು ಕಟ್ಟಿದೆ ಅದೆಲ್ಲಾ ರಕ್ತಾದ್ರವವಾಗಿದೆ. ಗಾಬರಿಗೊಂಡು ಹೊರಗೆ ಬಂದಳು ಮಿಾರ್ ಸಾದಕನು ನಿರ್ವಿಣ್ಣನಾಗಿ ನಿಂತಿದ್ದಾನೆ

“ಮಿಾರ್ ಸಾದಕ ! ಏನು ಮಾಡಿದೆ ಘಾತಿಮಳನ್ನು ಖೂನಿಮಾಡಿದೆಯಾ ?”

“ಅವಳಾಗಿ ದುಃಖೋದ್ವೇಗದಿಂದ ಮೂರ್ಛಿತಳಾಗಿ ಬಿದ್ದಳು ಹಣೆಯೊಡೆದು ರಕ್ತ ಬಂತು ನಾನು ಎತ್ತಿಕೊಂಡು ಹೋಗಿ ಮಂಚದ ಮೇಲೆ ಮಲಗಿಸಿದೆ.”

“ನನ್ನನ್ನೇಕೆ ಅಲ್ಲಿ ಸುಳ್ಳು ಹೇಳಿ ಬಿಟ್ಟು ಬಂದೆ. ಇಷ್ಟು ಅವಾಂತರವಾದರೆ ಪರಿಜನರನ್ನು ಕರೆಯಲಿಲ್ಲವೇಕೆ ?”

“ಪರಿಜನರು ಬಂದರೆ ಬೇಗಂ ಸಾಹೇಬಳ ಗುರ್ತಾಗುವುದೆಂದು.”

“ನನ್ನನ್ನೇಕೆ ಕರೆಯಲಿಲ್ಲ ?”

ಮಾನ್ !

“ನೀನು ನೀಚ! ಕಾಮಾಂಧ! ಘಾತಿಮಳ ಮೇಲೆ ಅತ್ಯಾಚಾರ ಮಾಡಿದ್ದಿ. ನಾನು ಹೋಗಿ ದೊಡ್ಡ ಬೇಗಂಸಾಹೇಬರವರಲ್ಲಿ ಎಲ್ಲವನ್ನೂ ತಿಳಿಸಿಬಿಡುತ್ತೇನೆ. ಸುಲ್ತಾನರಲ್ಲಿ ಮೊರೆಇಡುತ್ತೇನೆ ನಿನ್ನನ್ನು ಪುನಃ ಸರಪಣಿ ಬೇಡಿಗಳನ್ನು ಹಾಕಿ ಕತ್ತಲೆಯ ಕಾರಾಗೃಹದಲ್ಲಿ ಇಡಿಸುವಂತೆ ಮಾಡುತ್ತೇನೆ ”

ಮಿರ್ಸಾದಕನು ಸಾವಿತ್ರಿಯನ್ನು ನೂರು ಬಗೆಯಿಂದ ಬೇಡಿದನು ಗುಂಡಿ ನಿಂದ ಹೊಡೆದುಕೊಂಡು ಪ್ರಾಣ ಬಿಡುವುದಾಗಿ ಹೇಳಿದನು ಮೊರೆ ಇಟ್ಟನು ಸಾವಿತ್ರಿಯ ಬೆನ್ನು ಸವರಿ ಸಂತೈಸಿದನು ಮಿರ್ಸಾದಕನ ದೈನ್ಯಭಾವದಿಂದ ಸಾವಿತ್ರಿಯು ಕರಗಿ ಹೋದಳು

“ಹಾಗಾದರೆ ಘಾತಿಮಾಬೇಗಂವರನ್ನು ಮನೆಗೆ ಸೇರಿಸುವುದೆಂತು ?”

“ನಾನು ಮ್ಯಾನಾತರಿಸುತ್ತೇನೆ ನೀನು ಅವಳನ್ನು ಹಾಕಿಕೊಂಡು ಹೋಗಿ ಮನೆ ತಲಪಿಸಿ ಬಾ !”

“ಅದಾಗದು! ಮ್ಯಾನಾಬೇಡ ಅವಳಿಗೆ ಸ್ವಲ್ಪ ತಿಳಿವು ಒರಲಿ ನಾನು ಹೇಗಾದರೂ ಮಾಡಿ ಅವಳನ್ನು ಮನೆಗೆ ಸೇರಿಸುತ್ತೇನೆ ಅವಳ ಹಣೆಯ ಬರಹ

ಸಾವಿತ್ರಿಯು ಸಮಾಧಾನಕ್ಕೆ ಬಂದುದನ್ನು ನೋಡಿ, ಮಿರ್ಸಾದಕನು ಬದುಕಿಕೊಂಡೆ ಎಂದು ಧೈರ್ಯ ಮಾಡಿಕೊಂಡನು ಸಾವಿತ್ರಿಗೆ ಪಾನಮಾಡಲು ಮದ್ಯವನ್ನು ತಂದುಕೊಟ್ಟನು ಅವಳು ಪಾನಮಾಡಿದಳು ಉತ್ತೇಜಿತಳಾದಳು ಮಿರ್ಸಾದಕನು ಸಾವಿತ್ರಿಯನ್ನು ಬಾಚಿ ತಬ್ಬಿಕೊಂಡು ಮುತ್ತಿಟ್ಟನು ಸಾವಿತ್ರಿಯು ಅವನ ಬಾಹು ಬಂಧನದಿಂದ ಬಿಡಿಸಿಕೊಂಡು ಹೋಗಿ ಬೇಗಂ ಸಾಹೇಬಳನ್ನು ಉಸಚರಿ ಸುತ್ತಾ ಅವಳ ಹತ್ತಿರ ಕುಳಿತಳು

ಬೇಗಂ ಸಾಹೇಬಳಿಗೆ ತಿಳಿವು ಬಂತು ಸುತ್ತಲೂ ಕಣ್ಣು ಬಿಟ್ಟು ನೋಡಿದಳು. ಯಾರೂ ಇಲ್ಲ ಸಾವಿತ್ರಿಯೊಬ್ಬಳೇ ಕುಳಿತಿದ್ದಾಳೆ ಅವಳನ್ನು ಬಿಚ್ಚು ಕಣ್ಣಿನಿಂದ ನೋಡುತ್ತಾ “ಸಾವಿತ್ರಿ! ನಾನೆಲ್ಲಿದ್ದೇನೆ ?” ಎಂದಳು.

“ನೀವು ಮಿರ್ಸಾದಕನ ಗೃಹದಲ್ಲಿ ಮೋತೀಮಹಲಿನಲ್ಲಿದ್ದೀರಿ ”

ಎದ್ದು ಕುಳಿತು “ಆ ಮಿರ್ಸಾದಕನೆಲ್ಲಿ ?” ಎಂದಳು

ಮಿರ್ಸಾದಕನು ಬಂದು ನಿಂತನು

“ಪಾಪಿಯೇ! ಹೀಗೆ ನೀನೆಷ್ಟು ಪತಿವ್ರತೆಯರ ಮಾನಾಸಹಾರ ಮಾಡಿದ್ದಿ ? ಈ ನರಕವು ನಿನ್ನ ವಾಸದ ಆರಾಧನೆಗಾಗಿಯೇ ನಿರ್ಮಾಣವಾಗಿದೆ ಇಂದು ನಾನು ಪ್ರಾಣದ ಮೇಲೆ ಆಶೆಯನ್ನು ಪೂರ್ತಿಯಾಗಿ ತೊರೆದಿದ್ದೇನೆ ನಿನ್ನ ಈ ಪಾಪಕಾಂಡದಲ್ಲಿ ನಿನ್ನ ಪೂರ್ಣಾಹುತಿಯನ್ನು ತೆಗೆದುಕೊಂಡರೆ ಶ್ರೀರಂಗಕಟ್ಟಣದ ರಾಜ್ಯದಲ್ಲಿ ಎಷ್ಟೋ ಸತಿಯರ ಸತೀತ್ವವನ್ನು ಕಾಪಾಡಿದಂತಾಗುತ್ತದೆ.”

“ಘಾತಿಮಾ ಬೇಗಂ! ತಮ್ಮ ಪ್ರಾರ್ಥನೆಯಂತೆ ಈ ಕಾಗದಗಳನ್ನು ತಮಗೆ ಒಪ್ಪಿಸುತ್ತೇನೆ ಸ್ವೀಕರಿಸೋಣವಾಗಲಿ” ಎಂದು ಅವನಲ್ಲಿದ್ದ ಪಿತೂರಿ ಕಾಗದಗಳನ್ನು ಹಾಸಿಗೆಯ ಮೇಲಿಟ್ಟನು

ಘಾತಿಮಳು ಅವುಗಳನ್ನು ಕಾಲಿನಿಂದ ಒದ್ದು “ಘಾತುಕನೇ! ನೀಚನೇ! ಇವು ನನಗೆ ಬೇಡ ನನ್ನ ಸತೀತ್ವವನ್ನು ಸೂರೆಗೊಂಡುದಕ್ಕಾಗಿ ನೀನು ಇದನ್ನು ಪಣವಾಗಿ ಕೊಡುವೆಯಾ? ನಾನು ಪಣ್ಯಸ್ತ್ರೀ ಎಂದು ಬಗೆದೆಯಾ?” ಎಂದು ಅಳುತ್ತ ಆ ಕಾಗದಗಳನ್ನು ತಳ್ಳಿದಳು.

“ಘಾತಿಮಾ! ನೀನು ಸುರಸುಂದರಿ. ಸುಂದರಿಯರ ಕೋಪವೂ ನನಗೆ ಪ್ರಸಾದವೇ ನೀನು ನನ್ನಲ್ಲಿ ಅನುಗ್ರಹಿಸು. ನಾನು ದಿವಾನರನ್ನು ಬಂಧನದಿಂದ ಬಿಡಿಸುತ್ತೇನೆ ನಿನ್ನ ಅಂತಸ್ತು, ವೈಭವ ಎಲ್ಲವೂ ಹಾಗೇ ಉಳಿಯುತ್ತವೆ ನನ್ನ ನಿನ್ನ ಪ್ರೇಮಗಳು ಅಮರಣಾಂತವಾಗಿ ಬೆಳೆಯುತ್ತವೆ ”

“ಕಾಮಾಂಧಾನಾದ ಪಶುವೆ! ನನ್ನ ಐಶ್ವರ್ಯ, ವೈಭವಗಳು ಸುಡಲಿ ದಿವಾನರನು ಅಪರಾಧ ಮಾಡಿದ್ದರೆ ಅನುಭವಿಸಲಿ. ನಾನು ಮೊದಲು ನಿನ್ನ ವಿಚಾರಣೆ ಮಾಡಿಸುತ್ತೇನೆ ನಾನು ನನ್ನ ಪತಿದೇವನಲ್ಲಿ ನನ್ನ ಅಪರಾಧವನ್ನೆಲ್ಲಾ ಚಾಚೂ ತಪ್ಪದೆ ಹೇಳಿಕೊಂಡು ಕ್ಷಮೆ ಬೇಡುತ್ತೇನೆ. ತುಂಬಿದ ರಾಜಸಭೆಯಲ್ಲಿ ನಿನ್ನ ಅಪರಾಧವನ್ನು ಹೇಳಿ, ನಿನಗೆ ಮರಣಶಾಸನ ಮಾಡಿಸಬೇಕೆಂದು ಸುಲ್ತಾನರನ್ನು ಪ್ರಾರ್ಥಿಸುತ್ತೇನೆ ಶ್ರೀರಂಗಪಟ್ಟಣದ ರಾಜ್ಯವು ಉಳಿಯಬೇಕಾದರೆ ಇಲ್ಲಿ ಪತಿವ್ರತೆಯ ಮೇಲೆ ನಡೆದ ಅತ್ಯಾಚಾರಕ್ಕೆ ತಕ್ಕ ಶಿಕ್ಷೆಯಾಗಲೇಬೇಕು ನಿನ್ನನ್ನು ಗಲ್ಲಗೇರಿಸಿದ್ದನ್ನು ನೋಡಿ, ವಿಷಪ್ರಾಶನ ಮಾಡಿ, ನನ್ನ ಪತಿದೇವನ ಪಾದತಲದಲ್ಲಿ ಪ್ರಾಣ ಬಿಡುತ್ತೇನೆ. ಆಮೇಲೆ ದಿವಾನರ ವಿಚಾರಣೆಯಾಗಲಿ ಅವರು ಬದುಕುವುದಾದರೆ ಅವರ ಸತ್ಯದಿಂದ—ಅವರ ಸ್ವಯಂ ಶಕ್ತಿಯಿಂದ ಬದುಕಲಿ ನಿನ್ನಂಥಾ ಘೋರಪಾತಕಿಯಿಂದ ನನ್ನಂಥ ಪತಿತಳಿಂದ ಅವರ ಪ್ರಾಣರಕ್ಷಣಿಯಾಗುವ ಅವಶ್ಯಕತೆ ಇಲ್ಲ” ಎಂದು ಹೇಳುತ್ತಾ ಅಳುತ್ತಾ ಸರಸರನೆ ಹೊರಕ್ಕೆ ಹೊರಟಳು.

ಮಿರ್ಸಾ ಸಾದಕನು ಅವಳನ್ನು ತಡೆದು ನಿಲ್ಲಿಸಲಾರದೇ ಹೋದನು.

ಅವಳ ಹಿಂದೆ ಹಿಂದೆ ಸಾವಿತ್ರಿ ಹೋದಳು ಇಬ್ಬರೂ ಮಾತನಾಡಲಿಲ್ಲ. ಘಾತಿಮಳು ಮಹಲಿಗೆ ಹೋಗಿ, ರಾಜಾರೋಷಾಗಿ ಮಹಾದ್ವಾರವನ್ನು ಹೊಕ್ಕು ತನ್ನ ಜನಾನಕ್ಕೆ ಹೋದಳು ಅಲ್ಲಿ ತನ್ನ ಪರ್ಯಂಕದ ಮೇಲೆ ಬಿದ್ದು ಜ್ಞಾನಶೂನ್ಯಳಾದಳು. ಹುಚ್ಚಿಯು ಅವಳನ್ನು ಉಪಚರಿಸುತ್ತಾ ಸಮೀಪದಲ್ಲಿ ಕುಳಿತಳು ಘಾತಿಮಳನ್ನು ಒಂದೆರಡು ಭಾರಿ ಮುಟ್ಟಿ ನೋಡಿದಳು, ತೀಕ್ಷ್ಣ ವಾದ ಜ್ವರವೇಗವು ಅವಳನ್ನು ಸುಡು

ತ್ತಿತ್ತು. ಬೆಳಗಿನ ಜಾವ ನಸುಕಿನಲ್ಲಿ ಘಾತಿಮಳಿಗೆ ಜ್ಞಾನ ಬಂತು ಸಕ್ಕದಲ್ಲಿ ಹುಚ್ಚಿ ಯಿದ್ದಳು

“ಹುಚ್ಚಿ ! ನೀನು ಹೋಗಮ್ಮ ನನಗಾಗಿ ಹಂಬಲಿಸಬೇಡ ನಿನ್ನದೇನೂ ತಪ್ಪಿಲ್ಲ. ನೀನೇಷ್ಟೇ ನಿರೋಧಿಸಿದೆ ನಾನು ಕೇಳಲಿಲ್ಲ, ತಪ್ಪು ನನ್ನದು ನನ್ನ ಕರ್ಮ ಫಲವನ್ನು ನಾನು ಅನುಭವಿಸುತ್ತೇನೆ ನಾನು ಮಹಮದಾಲಿಯವರ ದರ್ಶನ ಮಾಡುವ ವರೆಗೆ ಈ ವ್ರಾಣವನ್ನು ಧಾರಣ ಮಾಡುತ್ತೇನೆ ಆ ಮೇಲೆ ಈ ಭೂಮಿಯ ಮೇಲೆ ಒಂದು ಕ್ಷಣ ನಾನು ಬದುಕಿರುವುದಿಲ್ಲ ಹೋಗು ತಾಯಿ ನಿನ್ನಿಂದ ನನಗೇನೂ ಕೆಲಸ ವಿಲ್ಲ.”

ಹುಚ್ಚಿಗೂ ಘಾತಿಮಳಿಂದ ಏನೂ ಕೆಲಸವಿಲ್ಲ ಅವಳಿಗೆ ಈ ಪ್ರಪಂಚದಲ್ಲೆ ಯಾರಿಂದಲೂ, ಏನೂ ಕೆಲಸವಿಲ್ಲ ಅದಕ್ಕಾಗಿಯೇ ಅವಳು ಹುಚ್ಚಿ ಘಾತಿಮಳ ಮೇಲೆ ನಡೆದ ಅತ್ಯಾಚಾರಕ್ಕಾಗಿ ಅವಳಿಗೆ ದುಃಖವೂ ಇಲ್ಲ, ಘಾತಿಮಳ ಕ್ರೋಧಕ್ಕಾಗಿ ಅವಳ ಮನಸ್ಸು ಭಯಪಡಲೂ ಇಲ್ಲ. ಹುಚ್ಚಿಯು ತನ್ನ ಪ್ರೇಮೋನ್ಮತ್ತವಾದ ಮನಸ್ಸನ್ನು ದಣಿಸುವುದಕ್ಕಾಗಿ ಪ್ರಪಂಚದ ಎಲ್ಲ ಕಷ್ಟ ಸುಖಗಳನ್ನೂ ತೊರೆದಿದ್ದಾಳ ವೇದಾಂತಿಗಳು ಮನಸ್ಸನ್ನು ಜಯಿಸುವುದಕ್ಕಾಗಿ ಲೋಕದ ಕಷ್ಟ ಸುಖಗಳನ್ನು ದೂರ ಮಾಡುತ್ತಾರೆ ಬಹಿರಂಗ ವ್ಯಾಪಾರದಲ್ಲಿ ಹುಚ್ಚಿಗೂ, ವೇದಾಂತಿಗಳಿಗೂ ಏನೂ ವ್ಯತ್ಯಾಸವಿಲ್ಲ ಹುಚ್ಚಿಯು ಹಾಡುತ್ತ, ಹಾಡುತ್ತ ಮಹಲಿನಿಂದ ಹೊರಟು ಹೋದಳು

ದರ್ಬಾರಿನಲ್ಲಿ ದಿನಾನರ ವಿಚಾರಣೆ

ಪ್ರಾತಃಕಾಲ ಒಂಭತ್ತು ಗಂಟೆಯ ಹೊತ್ತಿಗೆ ಘಾತಿಮಾ ಬೇಗಂ ಹೊರಡಲು ಎಲ್ಲಾ ಸಿದ್ಧವಾಯಿತು. ಗಾಡಿಗಳೂ, ಒಂಟಿಗಳೂ. ಕುದುರೆಯ ರಾವುತರೂ ಎಲ್ಲರೂ ಮಹಲಿನ ಮುಂದೆ ಬಂದು ನಿಂತರು ಸುಸಜ್ಜಿತವಾದ ಮ್ಯಾನಾ ಅರಮನೆಯಿಂದ ಮಹಲಿನೊಳಕ್ಕೆ ಬಂತು ತನ್ನಲ್ಲಿದ್ದ ಅಮೂಲ್ಯ ರತ್ನಾಭರಣಗಳನ್ನೂ, ಧನ ಕನಕಗಳನ್ನೂ ತೆಗೆದುಕೊಂಡು ಘಾತಿಮಳು ಹೊರಟಳು ಆಪ್ತರಾದ ನಾಲ್ಕು ಮಂದಿ ಸೇವಕರು ಜೊತೆಯಲ್ಲಿ ಹೊರಟರು ಘಾತಿಮಳು ನಗರಕ್ಕೆ ಪ್ರಯಾಣ ಮಾಡಿದಳು ಪೂರ್ಣಯ್ಯನವರು ಸಕಲ ಏರ್ಪಾಡುಗಳನ್ನೂ ಮಾಡಿ, ಬಹಳ ಸುರವ್ಯಾದೆಯಿಂದ ರಾಣಿಯವರ ಜನಾನಾ ಸವಾರಿಯು ಹೊರಟರೆ ಹೇಗೋ ಹಾಗೆ ವ್ಯವಸ್ಥೆ ಮಾಡಿದ್ದರು. ದಾರಿಯಲ್ಲಿ ಸೇವಕಿಯರಿಗೆ ಘಾತಿಮಳಲ್ಲಿ ಬಹಳ ವ್ಯತ್ಯಾಸವು ಕಾಣುತ್ತಿತ್ತು ಅವರು ಎಷ್ಟೇ ತಲದೊಪ್ಪಿಸಿದರೂ ಘಾತಿಮಳು ಮದ್ಯವನ್ನು ಸೇವನೆ ಮಾಡಲಿಲ್ಲ ಆಹಾರವನ್ನು ತೆಗೆದುಕೊಳ್ಳಲಿಲ್ಲ ಯಾರಲ್ಲಿಯೂ ಮಾತನಾಡಲಿಲ್ಲ. ಅವಳ ರೀತಿಯೇ ಯಾಗಿದೂ ಅರ್ಥವಾಗುತ್ತಿರಲಿಲ್ಲ. ದುಃಖಸಾಗರದಲ್ಲಿ ಮುಳುಗಿರುವ ಘಾತಿಮಳನ್ನು

ಉಪಚರಿಸುವುದಕ್ಕೆ ಸೇವಕಿಯರು ಭಯಪಡುತ್ತಿದ್ದರು ಇವರು ತಿಬಿರಕ್ಕೆ ಬರುವುದಕ್ಕೆ ಹನ್ನೆರಡು ದಿನಸ ಹಿಡಿಯಿತು ಅದಕ್ಕೆ ಮೊದಲೇ ಪೂರ್ಣಯ್ಯನವರ ಪತ್ರವು ಬಂದಿತ್ತು ಸುಲ್ತಾನರೇ ಸ್ವಯಂ ಘಾತಿಮಾ ಬೇಗಂವರಿಗೆ ಬಿಡಾರಕ್ಕೆ ಏರ್ಪಾಡು ಮಾಡಿದ್ದರು. ಮಹಮದಾಲಿಯವರು ಇದ್ದ ಗುದಾರದಲ್ಲಿಯೇ ಘಾತಿಮಾ ಬೇಗಂವರಿಗೆ ಬಿಡಾರವು ಸಿದ್ಧವಾಗಿತ್ತು ಘಾತಿಮಾ ಬೇಗಂವರನ್ನು ಅಲ್ಲಿ ಇಳಿಸಿದರು ಅದೇ ದಿನವೇ ಮಿರ್ ಸಾದಕನೂ ಬಂದು ಸೇರಿದನು ಅವನು ಘಾತಿಮಾ ಬೇಗಂವರು ಬಂದ ದಾರಿಯನ್ನು ಬಿಟ್ಟು ಕುಣಿಗಲು ಮಾರ್ಗವಾಗಿ ಬಂದು ಸೇರಿದನು ಬಂದ ರಾತ್ರಿಯೇ ಸುಲ್ತಾನರ ಭೇಟಿ ಮಾಡಿದನು ಮಂತ್ರಿ ಪೂರ್ಣಯ್ಯನವರ ಕಾಗದಗಳನ್ನು ಕೊಟ್ಟನು ಫರಂಗಿಯವರ ಪಿತೂರಿ ಕಾಗದಗಳನ್ನೂ ಕೊಟ್ಟನು ಸುಲ್ತಾನನು ಅವುಗಳನ್ನೆಲ್ಲಾ ಮಿರ್ ಸಾದಕನಿಂದಲೇ ಓದಿಸಿ ಕೇಳಿದನು ಆ ಕಾಗದಗಳಲ್ಲಿ ಶ್ರೀರಂಗಪಟ್ಟಣದ ರಾಜ್ಯವನ್ನೇ ಫರಂಗಿಗಳಿಗೆ ಒಪ್ಪಿಸಿ ಬಿಡುವ ಮಹಾ ಪಿತೂರಿ ಇದೆ ಅದನ್ನು ನೋಡಿ ಸುಲ್ತಾನನು ಕೆಂಡಕೆಂಡವಾಗಿ ರೇಗಿದನು ಆಹಾ! ಮುಖ್ಯ ದಿವಾನರೇ ಪಿತೂರಿಗೆ ಪಾಲಾಗಿದ್ದರೆ ಇನ್ನು ನನ್ನ ರಾಜ್ಯವೆಲ್ಲಿ ಬಂತು " ಈ ಪಿತೂರಿಯು ದೊಡ್ಡ ನವಾಬರ ಕಾಲದಿಂದಲೇ ನಡೆಯುತ್ತಿದೆ ಇರಲಿ, ಸ್ವಾಮಿಭಕ್ತರೆಂದು ಜಂಬ ಕೊಚ್ಚಿಕೊಳ್ಳುವ ದಿವಾನರು ಇದಕ್ಕೆ ಏನು ಉತ್ತರ ಕೊಡುತ್ತಾರೋ ನೋಡೋಣ ಎಂದನು. ಮಿರ್ ಸಾದಕನೊಂದಿಗೆ ಬಹಳ ಮಾತುಕಥೆಗಳನ್ನಾಡಿ ಕಳುಹಿಸಿ ತನ್ನ ಗುಡಾರಕ್ಕೆ ಹೋಗಿ ಮಲಗಿದನು

ಪ್ರಾತಃಕಾಲವಾಗುತ್ತಲೇ ಪಹರೆಯವರು ಬಂದು — ಘಾತಿಮಾಬೇಗಂವರು ದಿವಾನರವರ ಭೇಟಿ ಮಾಡಬೇಕೆಂದು ಪ್ರಾರ್ಥಿಸುತ್ತಾರೆಂದು ತಿಳಿಸಿದರು ಸುಲ್ತಾನರು ಭಕ್ತಿಯವರನ್ನು ಕರೆಸಿ ಬೇಗಂ ಸಾಹೇಬರಿಗೆ ದಿವಾನರ ಭೇಟಿ ಮಾಡಿಸಬೇಕೆಂದು ಅಪ್ಪಣೆ ಮಾಡಿದರು ಬೇಗಂಸಾಹೇಬಳು ದಿವಾನರು ಇರುವ ಜೈಲು ತಿಬಿರಕ್ಕೆ ಹೋದಳು ಸುಲ್ತಾನರ ಅಪ್ಪಣೆಯಂತೆ ಬೇಗಂಸಾಹೇಬಳನ್ನು ಮ್ಯಾನಾದಲ್ಲಿ ಕೂಡಿಸಿ ಕೊಂಡು ದಿವಾನರನ್ನು ಬಂಧನದಲ್ಲಿಟ್ಟಿದ್ದ ತಿಬಿರಕ್ಕೆ ಕರೆದೊಯ್ದರು ಅಲ್ಲಿ ಒಂದು ಭದ್ರವಾದ ಸ್ಥಳದಲ್ಲಿ ಮಹಮದಾಲಿಯವರನ್ನು ಇಟ್ಟಿದ್ದರು ಅವರ ಕೈ ಕಾಲುಗಳಿಗೆ ಸರಪಣಿಗಳನ್ನು ಕಟ್ಟಿದ್ದರು ಘಾತಿಮಳು ಅಲ್ಲಿಗೆ ಹೋಗಿ ದಿವಾನರ ದರ್ಶನ ಮಾಡಿದಳು ಆ ಅವಸ್ಥೆಯನ್ನು ನೋಡಲಾರದೆ ಅಳುವುದಕ್ಕೆ ಮೊದಲಿಟ್ಟಳು ಅವಳ ಆ ಉದ್ವಿಗ್ನಾವಸ್ಥೆಯನ್ನು ನೋಡಿ ಮಹಮದಾಲಿಯು ಕಣ್ಣಿನಲ್ಲಿ ನೀರು ಬಂತು.

ಆ ಮಹಾನುಭಾವನು ತಕ್ಷಣ ಅದನ್ನು ತಡೆದುಕೊಂಡು, "ಘಾತಿಮಾ, ಇಲ್ಲಿ ಗೇಲೆ ಬಂದೆ?" ಎಂದನು.

“ತಮ್ಮ ಈ ದುರವಸ್ಥೆಯನ್ನು ನೋಡಲು ವಿಧಿಯು ಕರತಂದಿತು. ದೇವಾ ! ಇಂಥಾ ಘೋರ ಸಂಕಟದಿಂದ ತಮ್ಮ ಬಿಡುಗಡೆ ಇಲ್ಲವೆ ?”

“ಬಿಡುಗಡೆಯೇ! ಒಂದೇ ಒಂದು ಕ್ಷಣದಲ್ಲಿ ಬಿಡುಗಡೆಯನ್ನು ಹೊಂದಬಹುದು ಬಿಡುಗಡೆಯನ್ನು ಅಪೇಕ್ಷಿಸುವುದಿಲ್ಲ ನನಗೆ ಇಂಥಾ ಅಪಮಾನವಾದ ಮೇಲೆ ಏತ ಕ್ಯಾಗಿ ಬದುಕಬೇಕು ? ಘಾತಿಮಾ, ಹೋದ ಮಾನವು ಬಾರದು ನನಗೆ ಬದುಕುವ ಅಪೇಕ್ಷೆಯೇ ಇಲ್ಲ ವೀರನಂತೆ ಸಾಯುತ್ತೇನೆ ನಿನಗೊಂದು ಮಾತು ಹೇಳಿಕಳು ಹಿಸಬೇಕೆಂದಿದೆ. ನೀನೇ ಪ್ರತ್ಯಕ್ಷವಾಗಿ ಬಂದಿದ್ದಿ ನೋಡು ಘಾತಿಮಾ! ನೀನು ಈ ಟಿಪ್ಪಣಿಸುಲ್ತಾನನ ಹೆಸರಿಲ್ಲದ ಸ್ಥಳದಲ್ಲಿ ಹೋಗಿ ಇರಬೇಕು ಈ ರಾಜ್ಯದಿಂದ ಒಂದು ಕವಡೆಯನ್ನೂ ತೆಗೆದುಕೊಂಡು ಹೋಗಕೂಡದು ಬಟ್ಟೆಗಳನ್ನು ಹೊಲೆದು ಜೀವನ ಮಾಡು. ಮಶೀದಿಯನ್ನು ಗುಡಿಸಿ ಹೊಟ್ಟೆ ಹೊರೆದುಕೋ ಭಿಕ್ಷೆ ಬೇಡಿ ಯಾದರೂ ಬದುಕು ಈ ರಾಜ್ಯದಲ್ಲಿರಬೇಡ ಹೊರಟುಹೋಗು ನನಗಾಗಿ ಚಿಂತಿಸ ಬೇಡ. ನಾನು ಈ ಕ್ಷಣದವರೆಗೆ ವೀರನಂತೆ ಬದುಕಿದ್ದೇನೆ ವೀರನಂತೆ ಸಾಯುತ್ತೇನೆ.

ಘಾತಿಮಳು ಅವಾಕ್ಯಾಗಿ ಗಡಗಡನೆ ನಡುಗುತ್ತ, ಚೀರಿ ಅಳುತ್ತ ಭೂಮಿಯ ಮೇಲೆ ಬಿದ್ದಳು.

ಮಹಮದಾಲಿಯು ಅವಳನ್ನು ಕರೆದುಕೊಂಡು ಹೋಗಿ ಎಂದು ಅಪ್ಪಣೆ ಮಾಡಿದನು.

ಸೇವಕಿಯರು ಹಿಡಿದುಕೊಂಡು ಹೋಗಿ ಮ್ಯಾನಾದಲ್ಲಿ ಕೂಡಿಸಿದರು. ಮ್ಯಾನಾ ಬಿಡಾರಕ್ಕೆ ಹೊರಟುಹೋಯಿತು. ಬಿಡಾರದಲ್ಲಿ ಸೇವಕಿಯರು ಹಾಸಿಗೆಯ ಮೇಲೆ ಮಲಗಿಸಿದರು. ಒಂದೆರಡು ಗಂಟೆಗಳಲ್ಲಿ ಘಾತಿಮಳು ಚೇತರಿಸಿಕೊಂಡಳು.

“ಅಯ್ಯೋ! ನಾನೇಕೆ ಇಲ್ಲಿಗೆ ಬಂದೆ ? ನನ್ನ ಸ್ವಾಮಿಯ ದರ್ಶನ ಮಾಡಿದೆ. ಎಂಥಾ ದುರ್ಡೆಸೆಯಲ್ಲಿ ಆತನ ದರ್ಶನ ಮಾಡಬೇಕಾಯಿತು. ನನ್ನ ಪಾಪವನ್ನು ಅವರಲ್ಲಿ ಹೇಳಿಕೊಳ್ಳಬೇಕೆಂದು ಬಂದೆ ಪಾಪವನ್ನು ಆ ಪ್ರತ್ಯಕ್ಷದೇವನ ಮುಂದೆ ಹೇಳಿಕೊಳ್ಳಲು ಧೈರ್ಯವೆಲ್ಲಿದೆ ನನಗೆ ? ನನ್ನ ಪಾಪಕ್ಕೆ ನಾನೇ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು ಈಗಲೇ ವಿಷಪಾನ ಮಾಡಬಿಡುತ್ತಿದ್ದೆ. ಆ ಮಿರ್ಸಾದಕನ ಮೇಲೆ ಸೇಡು ತೀರಿಸಿಕೊಳ್ಳದೆ ನಾನೇಕೆ ಸಾಯುತ್ತೇನೆ. ನನ್ನ ಪ್ರಾಣವನ್ನು ಅವನ ಪ್ರಾಣಾಪಹಾರ ಮಾಡುವುದಕ್ಕಾಗಿ ಮೀಸಲಾಗಿಡುತ್ತೇನೆ ಈಗೇನು ಮಾಡಲಿ ? ಒಂದೇ ದಾರಿ! ಸುಲ್ತಾನರನ್ನು ಕರೆಸಿ ನನ್ನ ಫಿರ್ಯಾದನ್ನು ಹೇಳಿಕೊಳ್ಳುತ್ತೇನೆ ಅವರು ಅಪರಾಧಿಗೆ ತಕ್ಕ ಶಿಕ್ಷೆ ಕೊಟ್ಟರೆ-ದಿನಾನರು ಸಾಯುವುದಕ್ಕೆ ಮೊದಲೇ ನನ್ನ ಇಹಲೋಕದ ಯಾತ್ರೆಯನ್ನು ಮುಗಿಸುತ್ತೇನೆ. ನಾನು ಹೇಳಿಕಳುಹಿಸಿದರೆ ಸುಲ್ತಾ

ನರು ಬರುತ್ತಾರೆಯೇ ? ನನ್ನ ಪತಿದೇವನು ಸುಲ್ತಾನರ ಮೇಲೆ ಎಷ್ಟೊಂದು ಆಗ್ರಹ ದಿಂದ ಶಪಿಸಿದ್ದಾರೆ ಅಂಥಾವರಲ್ಲಿ ನಾನು ಪ್ರಾರ್ಥನೆ ಮಾಡುವುದು ಸರಿಯೆ ? ಮಿರ್ ಸಾದಕನ ಪ್ರಾಯಶ್ಚಿತ್ತಕ್ಕಾಗಿ ಇದೊಂದು ಬಾರಿ—ಒಂದೇ ಬಾರಿ ಪತಿದೇವನ ಆಪ್ತಜ್ಞೆಯನ್ನು ಉಲ್ಲಂಘಿಸುತ್ತೇನೆ. ಹೀಗೆ ಮನಸ್ಸಿನಲ್ಲಿ ಅಮುಕೊಂಡು ಪರಿಚಾರಕ ಳನ್ನು ಕರೆದು ನಾನು ಅಶಕ್ತಳಾಗಿದ್ದೇನೆ, ಸುಲ್ತಾನರಲ್ಲಿ ಅರಿಕೆ ಮಾಡಿ ಅವರನ್ನು ಕರೆದು ತಾ !” ಎಂದು ಹೇಳಿದಳು

ಈ ಸಮಾಚಾರವನ್ನು ಕೇಳುತ್ತಲೇ ಸುಲ್ತಾನನು ಇದ್ದಕ್ಕಿದ್ದ ಹಾಗೆ ಘಾತಿಮಾ ಬೇಗಂರವರು ಇರುವ ಗುಡಾರಕ್ಕೆ ಬಂದನು ಅವನ ಮನಸ್ಸು ಡೋಲಾಯಮಾನ ವಾಗಿತ್ತು ಕ್ರೋಧದಲ್ಲಿ ಮಹಮದಾಲಿಯನ್ನು ಬಂಧಿಸಿಬಿಟ್ಟ ! ಮಾತುಶ್ರೀಯವರು ಅದು ಮಹಾ ಅಪರಾಧವೆಂದು ಬರೆದಿದ್ದಾರೆ ಮಂತ್ರಿ ಪೂರ್ಣಯ್ಯನವರು ದಿವಾನರ ವಿಷಯದಲ್ಲಿ ಇಂಥಾ ದುರಂತವು ಪ್ರಾಪ್ತವಾದುದು ಮೈಸೂರಿನ ದೌರ್ಭಾಗ್ಯವೆಂದು ಬರೆದಿದ್ದಾರೆ. ಮಿರ್ ಸಾದಕನೂ ದಿವಾನರನ್ನು ಬಿಡುಗಡೆ ಮಾಡಬೇಕೆಂದು ಸಲಹೆ ಹೇಳುತ್ತಿದ್ದಾನೆ ಇದಿಷ್ಟನ್ನು ಚಿಮ್ಮಿ ನೆಗೆಯುವ ಮನೋಧೈರ್ಯವು ಸುಲ್ತಾನನಿಗೆ ಕುಂಠಿತವಾಗಿದೆ ಆದರೆ ರಾಜಸತ್ತೆ ದಿವಾನರು ಖಾಸಿಂಖಾನನನ್ನು ಉಳಿಸಿದ್ದು ತಪ್ಪು ಆದರೂ ಖಾಸಿಂಖಾನನು ಉಳಿದನೇನು ? ಈಗ ದಿವಾನರಲ್ಲಿ ಹೇಗಾದರೂ ಸಂಧಾನ ನಡೆಸುವ ಪ್ರತ್ಯಾಶೆಯು ಸುಲ್ತಾನನಿಗೆ ಉಂಟು ಈ ಬೇಗಂಸಾಹೇಬಳ ಮೂಲಕ ಆ ಸಂಧಾನವನ್ನು ನಡೆಸಬೇಕೆಂದು ಹವಣಿಸಿದನು ಬೇಗಂಸಾಹೇಬಳಿಂದ ಕರೆ ಬರುತ್ತಲೇ ಅವಳ ಬಿಡಾರಕ್ಕೆ ಹೋದನು

ಸುಲ್ತಾನನು ಹೋಗುತ್ತಲೇ ಬೇಗಂಸಾಹೇಬಳು ಎದ್ದು ನಿಂತಳು. ಸುಲ್ತಾನನು ಬಹಳ ಮರ್ಯಾದೆಯಿಂದ ಬೇಗಂಸಾಹೇಬಳನ್ನು ಕುಳಿತುಕೊಳ್ಳಬೇಕೆಂದು ಪ್ರಾರ್ಥಿಸಿ ದನು. ತನ್ನನ್ನು ಕರೆಸಿದ ಕಾರಣವೇನೆಂದು ಪ್ರಶ್ನೆ ಮಾಡಿದನು

ಘಾತಿಮಳು ಎರಡು ಮೂರಾವರ್ತಿ ಮಾತನಾಡುವುದಕ್ಕೆ ಹೋದಳು. ಬಾಯಿ ಬರಲಿಲ್ಲ.

ಸುಲ್ತಾನನು “ಬೇಗಂಸಾಹೇಬ್ ! ತಾವು ದಿವಾನ್ಸಾಹೇಬರನ್ನು ಬಿಡುಗಡೆ ಮಾಡಿಸುವುದಕ್ಕೆ ದಯಮಾಡಿಸೋಣಾಗಿದೆಯೆಂದು ಮಂತ್ರಿ ಪೂರ್ಣಯ್ಯನವರ ಪತ್ರ ದಿಂದ ತಿಳಿಯಿತು ದಿವಾನರು ನನಗೆ ಪಿತ್ತಸಮಾನರು ಆದರೂ ಇಂದು ರಾಜ ಸಭೆಯಲ್ಲಿ ಕ್ಷಮಾಪ್ರಾರ್ಥನೆ ಮಾಡಿದರೆ—ನಾನು ನನ್ನ ಕರ್ತವ್ಯದಿಂದ ಪಾರಾದಂತಾ ಗುತ್ತದೆ” ಎಂದನು

“ಸುಲ್ತಾನರೇ ! ನಾನು ನೊದಲು ದಿವಾನ್ ಸಾಹೇಬರ ವಿಚಾರಕ್ಕೆ ಬಂಪೆ. ಈಗ ನನ್ನ ಅರಿಕೆ ಅದಲ್ಲ. ದಿವಾನರು ಅಳಿಯುವುದೂ ಉಳ್ಳಿಯುವುದೂ ಅವರ

ಸ್ವಾಮಿನಿಷ್ಠೆಯಿಂದ ತಮ್ಮ ಮಿತ್ರನಾದ ಮಿರ್ಸಾದಕನ ಮೇಲೆ ನನ್ನದೊಂದು ಅಭಿಯೋಗವಿದೆ ಅವನ ಮೇಲಿನ ಸೇಡು ತೀರಿಸಿಕೊಳ್ಳಲು ತಮ್ಮಲ್ಲಿ ನ್ಯಾಯ ಭಿಕ್ಷೆ ಬೇಡುತ್ತಿದ್ದೇನೆ ”

“ಬೇಗಂಸಾಹೇಬ್ ! ಮಿರ್ಸಾದಕನು ದಿವಾನರ ಬಿಡುಗಡೆಗಾಗಿ ಸರ್ವ ಪ್ರಯತ್ನ ಮಾಡುತ್ತಿದ್ದಾನೆ ತಾವು ಅವನ ಮೇಲೆ ಅಭಿಯೋಗ ನಡೆಸುತ್ತಿರೋಣಾಗಿದೆ. ಇದೊಂದು ಅಶ್ಚರ್ಯ !”

“ಸುಲ್ತಾನರೇ ! ಮಿರ್ಸಾದಕನು ವಂಚಕ, ಪಾಪಿ ಅವನು ದಿವಾನರು ನಿರ್ದೋಷಿಗಳೆಂದು ಬಲ್ಲ ಅವರ ಸತ್ಯ, ಸ್ವಾಮಿನಿಷ್ಠೆಗಳಿಂದಲೇ ಅವರ ಬಿಡುಗಡೆಯಾದರೆ, ತಾನು ಸಭ್ಯ, ಒಳ್ಳೆಯವನು ಎನ್ನಿಸಿಕೊಳ್ಳುವುದಕ್ಕಾಗಿ ಮಿರ್ಸಾದಕನು ಈ ಆಟವನ್ನು ಹೂಡಿದ್ದಾನೆ ದಿವಾನರಿಗೆ ಅವನ ಶಿವಾರಸ್ಸು ಬೇಕಿಲ್ಲ ಅವರ ಸತ್ಯವೇ ಅವರನ್ನು ಉದ್ಧಾರಮಾಡುತ್ತದೆ ನನ್ನ ಮಾತು ಬೇರೆ. ನನ್ನ ಅಭಿಯೋಗವೇ ಬೇರೆ ತಮ್ಮ ಧರ್ಮರಾಜ್ಯದಲ್ಲಿ ತಮ್ಮ ಮಿತ್ರನಾದ ಮಿರ್ಸಾದಕನು ಒಬ್ಬ ಪತಿವ್ರತಾಸ್ತ್ರೀ ಮೇಲೆ ಅತ್ಯಾಚಾರ ನಡೆಸಿದ್ದಾನೆ ಅದಕ್ಕೆ ತಕ್ಕ ಶಿಕ್ಷೆಯು ಅವನಿಗೆ ಆಗಲೇ ಬೇಕು ”

“ತಾಯೆ ! ಅದು ಮಹಾಪರಾಧ ನಾನು ಅವನನ್ನು ಕ್ಷಮಿಸುವುದಿಲ್ಲ ಅದಕ್ಕೆ ಸಾಕ್ಷ್ಯವು ತಮ್ಮಲ್ಲೇನಿದೆ ?”

“ಸಾಕ್ಷಿಯೆ ! ಸಾಕ್ಷಿಯೇಕೆ ? ನಾನೇ ಸಾಕ್ಷಿ ನಾನೇ ಅತ್ಯಾಚಾರಕ್ಕೆ ಪಕ್ಕಾದ ಮಹಾಪಾಪಿ ”

ಸುಲ್ತಾನನು “ಹಾ !” ಎಂದು ಬೆರಳು ಕಡಿದನು ಬೆರಳಿಂದ ರಕ್ತವು ಛಿಲ್ಲೆಂದು ಹಾರಿತು

“ತಾಯೆ ! ಆ ಪಾಪಿಯನ್ನು ವಿಚಾರಣೆ ಮಾಡಿ ಮರಣಾಂತ ಪ್ರಾಯಶ್ಚಿತ್ತ ಮಾಡುತ್ತೇನೆ ದೊಡ್ಡ ಸುಲ್ತಾನರು ಅವನಿಗೆ- ಶಿಕ್ಷೆಯನ್ನು ವಿಧಿಸಿಯೇ ಇದ್ದಾರೆ ಆದರೂ ನ್ಯಾಯಾಸ್ಥಾನದಲ್ಲಿ ಒಂದು ಸಾಕ್ಷಿಯು ಬೇಕೇಬೇಕು ”

“ಸಾಕ್ಷಿಯು ಬೇಕಾದರೆ ಹುಚ್ಚಿಯು ಸಾಕ್ಷಿ ”

“ನಾನು ರಾಜಸಭೆಯಲ್ಲಿ ವಿಚಾರಣೆ ಮಾಡಿದರೆ—ತಮ್ಮ ಅಂತಸ್ತಿಗೆ ಕುಂದಕ ತಾವು ರಾಜಸಭೆಗೆ ಬರಬೇಕಾಗುತ್ತದೆ ”

“ರಾಜಸಭೆಯೇ ! ಬೀದಿಯ ಭಿಕಾರಿಣಿಯಾದ ನನಗೆ ರಾಜಸಭೆಗೆ ಬರಲು— ಭಯವೇನು ? ಅಲ್ಲಿಯೇ ಎಲ್ಲಾ ವಿಚಾರಣೆ ಆಗಲಿ ”

ಸುಲ್ತಾನನು ಬೀಳೊಂಡು ಹೊರಟನು ಹೋಗುತ್ತಾ “ನೀಚನಾದ ಮಿರ್ಸಾದಕನೇ, ಎಂಥಾ ಕೆಲಸದಲ್ಲಿ ಕೈಡಾಡಿದೆ. ದಿವಾನರ ಮೇಲೆ ನಿನ್ನ ಅತ್ಯಾಚಾರವು

ಅಕ್ಷಯ್ಯವಾದುದು ನನ್ನ ರಾಜ್ಯವು ಇರಲಿ, ಹೋಗಲಿ! ನಾನು ನಿನ್ನನ್ನು ಶಿಕ್ಷಿಸದೇ ಬಿಡುವುದಿಲ್ಲ” ಎಂದುಕೊಳ್ಳುತ್ತಾ ತನ್ನ ಗುಡಾರಕ್ಕೆ ತೆರಳಿದನು. ಅಲ್ಲಿ ಮಿರ್ಸಾದಕ ನನ್ನ ಕರೆಸಿದನು ಅವನು ಬಂದು ದೂರದಲ್ಲಿ ನಿಂತನು

ಸುಲ್ತಾನನು “ಮಿರ್ಸಾದಕ, ನೀನು ಮಹಾ ಪಾಪ ಮಾಡಿದ್ದಿ ದಿವಾನರವರ ಧರ್ಮಪತ್ನಿಯವರಾದ ಬೇಗಂಸಾಹೇಬರ ಮೇಲೆ ಅತ್ಯಾಚಾರ ನಡೆಸಿದ್ದಿ ಏನು ಹೇಳುವೆ? ಮಹಾಪಾಪ! ಮಹಾಪಾಪ!” ಎಂದನು

“ಮಹಾಸ್ವಾಮಿ! ಇದೆಲ್ಲಿ ಬಂತು ಈ ಅಪವಾದ ದೊಡ್ಡ ಬೆಟ್ಟವು ಬಂದು ನನ್ನ ಮೇಲೆ ಮಗುಚಿಕೊಂಡಂತೆ ಆಯಿತು ನಾನು ನಿಜವನ್ನು ಹೇಳಿಬಿಡುತ್ತೇನೆ ಬೇಗಂಸಾಹೇಬರು, ನಾನು ಶ್ರೀರಂಗಪಟ್ಟಣದಿಂದ ಹೊರತುವ ಹಿಂದಿನ ರಾತ್ರಿ ನನ್ನ ಮನೆಗೆ ಬಂದರು ಬಂದು ನನ್ನನ್ನು ಕಂಡು—ದಿವಾನರನ್ನು ಉಳಿಸುವ ಪ್ರಯತ್ನ ಮಾಡಬೇಕೆಂದು ಕೇಳಿದರು ನಾನು ‘ತಾಯೆ! ಅವರು ನಮ್ಮೆಲ್ಲರಿಗೂ ಹಿರಿಯರು ಅವರ ವಿಷಯದಲ್ಲಿ ಸೇವೆ ಮಾಡುವುದಕ್ಕೆ ನಾನು ಸಿದ್ಧನಾಗಿದ್ದೇನೆ’ ಎಂದು ಹೇಳಿದೆ. ಬೇಗಂಸಾಹೇಬರು—“ತಮ್ಮಲ್ಲಿರುವ ಫರಂಗಿಯವರ ಕಾಗದಗಳಿದ್ದರೆ ದಿವಾನರು ಉಳಿಯುವುದಿಲ್ಲ ಅದನ್ನು ತಮಗೆ ಕೊಡಬೇಕೆಂದು ಕೇಳಿದರು ಅದಕ್ಕೆ ಪ್ರತಿಯಾಗಿ ತಮ್ಮ ಸರ್ಪಸ್ವವನ್ನೂ ಕೊಡುವುದಾಗಿ ಹೇಳಿದರು ಸ್ತ್ರೀ ಸಹಜವಾದ ಬೆಡಗು ಬಿನ್ನಾಣಗಳಿಂದ ನನ್ನನ್ನು ವಂಚಿಸಲು ಸರ್ವಪ್ರಯತ್ನ ಮಾಡಿದರು ನಾನು ಸಗ್ಗಲಿಲ್ಲ. ಕಾಗದಗಳನ್ನು ಕೊಡಲಿಲ್ಲ ಅಂದೇ ನನ್ನ ಪ್ರಾಣಕ್ಕೆ ಸಂಚಕಾರ ತರುವುದಾಗಿ ಹೇಳಿ—ಶಪಥ ಮಾಡಿ ಹೋದರು. ನಾನು ಸತ್ಯವಾಗಿರುವಾಗ ಅವರೇನು ಮಾಡಬಲ್ಲರೆಂದು ನಾನು ಸನ್ನಿಧಾನದಲ್ಲಿ ಅರಿಕೆ ಮಾಡಲಿಲ್ಲ ”

“ನೀನು ಅತ್ಯಾಚಾರ ಮಾಡಿದೆಯೆಂದೂ, ಹುಚ್ಚಿ ಸಾವಿತ್ರಿಯು ಅದಕ್ಕೆ ಸಾಕ್ಷಿಯೆಂದೂ, ನಿನ್ನ ಮೇಲೆ ಅಭಿಯೋಗ ನಡೆಸುವುದಾಗಿಯೂ ಬೇಗಂಸಾಹೇಬರು ಹೇಳುತ್ತಾರೆ ”

“ಹುಜೂರು! ಹುಚ್ಚಿಯ ಸಾಕ್ಷಿಯು ಒಂದು ಸಾಕ್ಷಿಯೆ. ಆದರೂ ತಮ್ಮ ಸರ್ಕಾರಕ್ಕೆ ಅಪಖ್ಯಾತಿಯು ಕೂಡದು ತಾವು ರಾಜಸಭೆಯಲ್ಲಿ ವಿಚಾರಣೆ ನಡೆಸಲೇಬೇಕು. ಋದ್ದು ದಿವಾನ್ಸಾಹೇಬರವರ ಸಮಕ್ಷಮ ವಿಚಾರಣೆ ಆಗಬೇಕು ”

“ಆಗಲಿ, ನೀನು ದೋಷಮುಕ್ತನಾಗುವವರೆಗೆ ನಮ್ಮಲ್ಲಿ ಬರಕೂಡದು. ದೋಷವು ಸಾಬೀತಾದರೆ ನಿನಗೆ ಅಮರಣಾಂತವಾದ ಶಿಕ್ಷೆಯಾಗುವುದು ”

“ಸನ್ನಿಧಾನದ ಹುಕ್ಕುಂ”—ಮಿರ್ಸಾದಕನು ಹೊರಗೆ ಹೊರಟುಹೋದನು. ಮಧ್ಯಾಹ್ನಾಹ್ನರ ಸಭೆಯು ಸೇರಬೇಕೆಂದು ಸುಲ್ತಾನರ ಅಪ್ಪಣೆ ಆಯಿತು.

ಢಾಲ್ಕು ಗಂಟೆಗೆ ಸಭೆಯು ಸೇರಿತು. ಇಂಥಾ ಸಭೆಯು ಎರಡೂ ಸೇರಿಲ್ಲ. ದಿವಾನ್ ಮಹಮದಾಲಿಯ ವಿಚಾರಣೆ. ಚಾವಡಿಯು ಸುತ್ತಲೂ ಸೈನ್ಯವು ಸಿದ್ಧವಾಗಿದೆ. ಸಭಾಂಗಣದಲ್ಲಿ ಸೇನಾನಾಯಕರೂ ಮಂತ್ರಿಗಳೂ, ಸರದಾರರೂ ಖಾಜಿಗಳೂ ಬಂದು ತಮ್ಮ ತಮ್ಮ ಆಸನಗಳಲ್ಲಿ ಕುಳಿತಿದ್ದಾರೆ ಸುಲ್ತಾನರ ಸವಾರಿಯು ರಾಜವೈಭವ ದೊಂದಿಗೆ ಬಂದು ಸಿಂಹಾಸನದ ಮೇಲೆ ಮಂಡಿಸಿತು. ದಿವಾನ್ ಮಹಮದಾಲಿಯವ ರನ್ನು ಕರೆತರಬೇಕೆಂದು ಹುಕುಂ ಆಯಿತು ಒಂದು ದೊಡ್ಡ ಕಬ್ಬಿಣದ ಪಂಜರವನ್ನು ತಂದು ಸಿಂಹಾಸನದ ಎದುರಿಗಿಟ್ಟರು ಸುತ್ತಲೂ ಬಿಚ್ಚು ಕತ್ತಿಯ ಪಹರಾ ಕಾವಲಿದೆ. ಮಹಮದಾಲಿಯವರ ಕೈಗೂ ಕಾಲಿಗೂ ಸರಪಣಿಗಳನ್ನು ಹಾಕಿ ಕಟ್ಟಿ ಪಂಜರದಲ್ಲಿ ಕೂಡಿದ್ದಾರೆ. ಆ ಪಂಜರದಲ್ಲಿ ಮಹಮದಾಲಿಯವರು ವೀರಮಂಡಿಯನ್ನು ಹಾಕಿ ಕೊಂಡು ಕುಳಿತಿದ್ದಾರೆ

ಸುಲ್ತಾನರು—ಉಮ್ರಾಗಳೂ, ಖಾಜಿಗಳೂ, ಸರದಾರರ ಕಡೆ ತಿರುಗಿ—
“ಮಹಮದಾಲಿಯವರ ವಿಚಾರಣೆಯಾಗಬೇಕು ಅವರ ಅಸರಾಧವು ದುರಂತವಾ ದುದು. ನೀವೇನು ಹೇಳುವಿರಿ?” ಎಂದರು.

ಮಹಮದಾಲಿಯವರಿದ್ದ ಪಂಜರವು ದಢದಢ ಸದ್ದಾಯಿತು ಅವರು ಸಿಡಿಲಿ ನಂತೆ ಘರ್ಜಿಸಿದರು. “ನಾನು ಹೇಳುತ್ತೇನೆ—ಸುಲ್ತಾನರೇ. ನನ್ನ ಮೇಲಿನ ಅಸರಾಧವೇನು?”

“ರಾಜದಂಡದಿಂದ ದಂಡಿತನಾಗಿ ವಧ್ಯವೇದಿಕೆಯ ಮೇಲಿದ್ದ ಖಾನನನ್ನು ನೀವು ತಪ್ಪಿಸಿ ರಾಜದ್ರೋಹ ಮಾಡಿದ್ದೀರಿ”

ಮಹಮಪಾಲಿಯು—“ರಾಜದ್ರೋಹ! ರಾಜದ್ರೋಹ! ರಾಜನಾರು ? ನಾನೆಲ್ಲರೂ ಸೇರಿ ಮೈಸೂರು ರಾಜ್ಯವನ್ನು ಕಟ್ಟುತ್ತಿದ್ದೇನೆ ದೊಡ್ಡ ನವಾಬರಾದ ಹೈದರಲ್ಲಿಖಾನರವರು ಈ ಸಂಕಲ್ಪವನ್ನು ಆರಂಭಿಸಿದರು ಇಂದು ನನ್ನನ್ನು ರಾಜ ದ್ರೋಹಿ ಎನ್ನಬಹುದು ಎಷ್ಟೋ ಯುದ್ಧಗಳಲ್ಲಿ ನಾನು ಪ್ರಾಣದಮೇಲೆ ಹಂಗು ತೊರೆದು ಯುದ್ಧಮಾಡಿದ್ದೇನೆ ಈ ರಾಜ್ಯದಲ್ಲಿ ನಾನಿಲ್ಲದ ಯುದ್ಧವೇ ಇಲ್ಲವೆನ್ನ ಬಹುದು. ಟಿಪ್ಪುಸುಲ್ತಾನರು ನನ್ನ ತೊಡೆಯಮೇಲೆ ಆಡುತ್ತಿದ್ದ ಮಗು. ಅವರು ನನ್ನನ್ನು ಆ ಸಿಂಹಾಸನದಮೇಲೆ ಕೂಡಿಸಿದ್ದರೇನು ? ಈ ಶರಪಂಜರದಲ್ಲಿ ಕಟ್ಟಿಹಾಕಿಸಿ ದ್ದರೇನು ? ನಾನಿರುವುದು ಅವರು ತಪ್ಪುಮಾಡದಂತೆ ನೋಡಿಕೊಳ್ಳುವುದಕ್ಕೆ. ಅವರು ತಪ್ಪುಮಾಡಿದರೆ ಅವರ ಕುತ್ತಿಗೆಯನ್ನು ಹಿಚಕಿ ಬಿಸಾಡುವ ಅಧಿಕಾರವು ನನಗಿದೆ. ಖಾಸಿಂಖಾನನು ಸುಲ್ತಾನರ ವಿದ್ಯೇಷಿಯಿರಬಹುದು. ಭರ ದರಬಾರಿನಲ್ಲಿ ನನ್ನ ಎದುರಿ ಳಲ್ಲಿ ಅವನಿಗೆ ಕ್ಷಮೆಯನ್ನು ಕೊಟ್ಟಿದೆ ಆಮೇಲೆ ತಂತ್ರದಿಂದ ಅವನನ್ನು ಗಲ್ಲಿಗೇರಿಸಿದೆ. ಇದಾವ ರಾಜಧರ್ಮ ? ಖಾನನನ್ನು ನಾವು ಮರ್ಯಾದೆಯಿಂದ ಕರೆತಂದು ಮನ್ನಿಸಿದೆವು.

ಅವನು ವಿದ್ಯೇಷಿಯೆಂದು ಕಂಡು ಬಂದರೆ ಅವನನ್ನು ತ್ಯಾಗಮಾಡುವುದು ಖಚಿತವಾಗಿತ್ತು. ಅವನನ್ನು ಓಡಿಸಿಬಿಟ್ಟಿದ್ದರೆ ಏನು ಪ್ರಮಾದವಾಗುತ್ತಿತ್ತು. ರಾಜ್ಯಭ್ರಷ್ಟನಾದ ಖಾನನು ಯುದ್ಧಮಾಡಬಲ್ಲನೋ? ಅವನು ಯುದ್ಧವನ್ನು ಕಟ್ಟಿದ್ದರೆ ತಾನೇ ಏನು? ನಾವು ಇಷ್ಟು ಸೈನ್ಯವನ್ನು ತೆಗೆದುಕೊಂಡು ಇಷ್ಟೊಂದು ಆಡಂಬರದಿಂದ ಬಂದು ಇಷ್ಟು ಅಟ್ಟಹಾಸ ಮಾಡುತ್ತಿರುವುದೇಕೆ? ಯುದ್ಧವನ್ನು ಮಾಡಿಯೇ ಗೆಲ್ಲಬಹುದಾಗಿತ್ತು. ನಾನು ಗೆಲ್ಲುತ್ತಿದ್ದೆ ಈ ನಗರದ ರಾಜ್ಯಕ್ಕೆ ಸುಲ್ತಾನರು ಬಂದ ಮೇಲೆ ಎಷ್ಟು ಅನ್ಯಾಯಗಳು ಎಷ್ಟು ಅತ್ಯಾಚಾರಗಳು ನಾನು ರಾಜದ್ರೋಹಿಯಲ್ಲ. ಸುಲ್ತಾನರು ಮಾತ್ರ ರಾಜದ್ರೋಹಿಗಳು ಇಯಜ್‌ಖಾನರ ತಪ್ಪೇನು? ಅವರ ಮೇಲೆ ದಂಡೆತ್ತಿ ಬಂದುದೇಕೆ? ಈಗಲೂ ನಗರವು ನಮ್ಮ ವಶವಾಗಿದೆಯೇ? ಒಬ್ಬ ಪಾಳಯ ಗಾರರಾದರೂ ನಮ್ಮ ವಶಕ್ಕೆ ಬಂದಿದ್ದಾರೆಯೇ? ನಾವು ಹೊರಟುಹೋಗುತ್ತಲೇ ಅವರದೇ ಸ್ವರಾಜ್ಯ! ರಾಜತಂತ್ರವನ್ನರಿತವರು ಇಲ್ಲಿ ಯಾರಾದರೂ ಇದ್ದರೆ ಇಯಜ್‌ಖಾನರನ್ನು ಕರೆಸಿ ನಗರವನ್ನು ಅವರಿಗೇ ಒಪ್ಪಿಸಿ ಹೋಗಬೇಕಾಗಿತ್ತು. ನನ್ನ ವಿಚಾರಣೆಗೆ ನಾನೊಪ್ಪುವುದಿಲ್ಲ. ಸುಲ್ತಾನರು ಹುಚ್ಚು ದರ್ಬಾರು ಮಾಡುತ್ತಿದ್ದರೆ—ಅವರಿಗೆ ಜೋ ಹುಕುಂ ಹೇಳಿಕೊಂಡು ಗುಲಾಮರಾದವರು ಈ ರಾಜಸಭೆಯಲ್ಲಿರಬೇಕು. ಒಂದು ಕತ್ತಿಯನ್ನು ಇತ್ತಕೊಡಿರಿ! ನಾನೇ ನನ್ನ ತಲೆಯನ್ನು ಕತ್ತರಿಸಿ ಸುಲ್ತಾನರಿಗೆ ಒಪ್ಪಿಸುತ್ತೇನೆ. ಅವರು ಅದನ್ನು ಒಂದು ಭಲೆಗೆ ಸಿಕ್ಕಿಸಿಕೊಂಡು ಶ್ರೀರಂಗಪಟ್ಟಣಕ್ಕೆ ತೆಗೆದುಕೊಂಡುಹೋಗಲಿ! ನಗರವನ್ನು ಗೆದ್ದು ಬಂದ ಜಯಧ್ವಜವೆಂದು ಸಂತೋಷ ಪಟ್ಟುಕೊಳ್ಳಲಿ.

ಸುಲ್ತಾನರಿಗೆ ಈ ಮಾತುಗಳು ಶಲ್ಯದಂತೆ ನೋಯಿಸಿದವು. ಅವರು ಖತಿಯಾಗಿದ್ದು, “ದಿವಾನರೇ ತಾವು ದೊಡ್ಡವರು ಹೌದು ದೊಡ್ಡ ನವಾಬರ ಸರಿಸಮಾನಸ್ತರೂ ಹೌದು. ಮೈಸೂರು ರಾಜ್ಯದ ಆಧಾರಸ್ತಂಭರೂ ಹೌದು. ಯುದ್ಧದಲ್ಲಿ ಗೆದ್ದು ಬಂದ ವೀರರೂ ನೀಜ. ಇಂಥಾ ದೊಡ್ಡ—ಇಂಗ್ಲೀಷರೊಡನೆ ಸಂಧಾನ ನಡೆಸುತ್ತಿದ್ದುದು ಏಕೆ?” ಎಂದರು.

“ಯಾರು ಸಂಧಾನ ನಡೆಸಿದವರು? ಯಾತಕ್ಕಾಗಿ ಸಂಧಾನ?”

“ತಾವು ಸಂಧಾನವನ್ನು ನಡೆಸಿದವರು.”

“ಸಂಧಾನವೇನು?”

ಈ ಶ್ರೀರಂಗಪಟ್ಟಣದ ರಾಜ್ಯವನ್ನೇ—ಇಂಗ್ಲೀಷರಿಗೆ ಒಪ್ಪಿಸುವ ಪಿತೂರಿ. ಫರಂಗಿಗಳು ಒಂದು ಜಹಗೀರಿಯ ಆಸೆಯನ್ನು ತೋರಿಸಿ, ಪಿತೂರಿ ನಡೆಸಿರುವ ದಾಖಲೆಗಳು ನಮ್ಮಲ್ಲಿವೆ. ಇದಕ್ಕೇನು ಹೇಳುವಿರಿ? ಆ ಪಿತೂರಿಯಲ್ಲಿ ತಮ್ಮ ಒಳಸಂಚು ಇದೆ. ನೋಡಿರಿ, ಈ ಕಾಗದಗಳನ್ನು ಪಂಜರದ ಕಡೆಗೆ ಎಸೆದನು.

ಸೇವಕರು ಆ ಕಾಗದಗಳನ್ನು ಆರಿಸಿ, ಮಹಮದಾಲಿಯ ಕೈಗೆ ಕೊಡುವುದಕ್ಕೆ ಹೋದರು

ಮಹಮದಾಲಿಯು ಅವುಗಳನ್ನು ದೂರ ಎಸೆದು— “ಈ ಕಾಗದದಲ್ಲಿ ಏನಿದೆ ? ಫರಂಗಿಗಳು ವ್ರತೋಭನಮಾಡುವುದು ಅವರ ಸ್ವಭಾವ ಆ ಪ್ರತೀಭಕ್ಕೆ ನಾನು ವಶನಾದ ನಿವರ್ತನವೆಂದಿದೆ ? ಆ ಕಾಗದಗಳು ಈಗ ಬಂದವುಗಳಲ್ಲ, ದೊಡ್ಡ ನವಾಬರ ಕಾಲದಿಂದ ಆ ಕಾಗದಗಳು ಬರುತ್ತಲೇ ಇವೆ ನಾನು ಆ ಕಾಗದಗಳನ್ನು ತಿರಸ್ಕರಿಸಿ ದ್ದೇನೆಂಬುದು ಆ ಕಾಗದಗಳೇ ಒಂದಕ್ಕೊಂದು ಮಾತನಾಡುತ್ತಿವೆ” ಎಂದರು

“ಈತಿರಸ್ಕೃತ ಸಂಧಾನವನ್ನಾದರೂ ತಾವು ನಮಗೇಕೆ ತಿಳಿಸಲಿಲ್ಲ ”

“ತಿಳಿಸಬೇಕಾದ ಪ್ರಕೃತವೇ ಇಲ್ಲ ಅದರಲ್ಲೇನಾದರೂ ಪ್ರಮಾದವಿದ್ದರೆ ತಿಳಿಸಬೇಕು. ಅದು ಅಷ್ಟು ದೊಡ್ಡ ಪ್ರಮೇಯವಲ್ಲ ತೃಣದಂಥಾ ವಿಷಯಗಳನ್ನು ಬೆಟ್ಟವಾಗಿ ಮಾಡಿ ಸುಲ್ತಾನರಿಗೆ ತಿಳಿಸಬೇಕಾದರೆ—ಆವರಿಂದ ಪ್ರತ್ಯಾಶೆಯುಳ್ಳ ಆಲ್ಪರು ಮಾಡುವ ಕೆಲಸ ”

“ಅದು ತೃಣಸಮಾನವಾಗಿದ್ದರೆ—ಪ್ರತ್ಯಾಶೆ ಇಲ್ಲದಿದ್ದರೆ—ತಾವು ಅದನ್ನು ಸಂದೂಕದಲ್ಲೇಕೆ ಇಟ್ಟಿದ್ದೀರಿ ?”

“ರಾಜನೀತಿಯನ್ನರಿತವರು ಆ ತೃಣವನ್ನು ಸಂಗ್ರಹಿಸಿಟ್ಟಿರಬೇಕೆಂಬುದನ್ನು ಅರಿಯಬಲ್ಲರು.”

“ಅದು ರಾಜನೀತಿಗೆ ಸಂಬಂಧಪಟ್ಟದಾದರೆ—ಅದನ್ನು ತೆಗೆದುಕೊಳ್ಳಲು ಕೊತ್ವಾಲರು ತಮ್ಮ ಮನೆಗೆ ಹೋದಾಗ—ಬೇಗಂಸಾಹೇಬರು ಘೋಷಾವನ್ನು ಪರಿತ್ಯಜಿಸಿ, ರಾಜಾರೋಷಾಗಿ ಬಂದು ಅದನ್ನು ತಡೆದುದೇಕೆ ?”

ನಿರುತ್ತರ

“ಅಷ್ಟೇ ಅಲ್ಲ ಅರ್ಧರಾತ್ರಿಯಲ್ಲಿ ಮಿರ್ಸಾದಕನ ಮನೆಗೆ ಹೋಗಿ—ಆ ಕಾಗದಗಳನ್ನು ತನಗೆ ಕೊಡಬೇಕೆಂದು ಬಲಾತ್ಕರಿಸಿದ್ದೇಕೆ ? ತಮ್ಮ ಸತೀತ್ವವನ್ನು ಕೂಡ ಲೆಕ್ಕಿಸದೇ ಬೇಗಂಸಾಹೇಬರು ಅಭಿಸಾರವನ್ನು ಮಾಡಿದ್ದೇಕೆ? ಅದರಲ್ಲಿ ಸ್ವಾರ್ಥವಿಲ್ಲದಿದ್ದರೆ—ಅವರು ಇಷ್ಟೆಲ್ಲಾ ಮಹಾಪ್ರಯತ್ನ ಮಾಡುತ್ತಿದ್ದರೇನು ? ನೀವು ಇದನ್ನು ಇಷ್ಟು ಗುಟ್ಟು ಮಾಡುತ್ತಿದ್ದರೇನು ?”

ಮಹಮದಾಲಿಯು— ತಲೆಬಾಗಿ “ಘಾತಿಮಾ ಬೇಗಂವರನ್ನು ಈ ಸಭೆಗೆ ಕರೆಸಿ ವಿಚಾರಮಾಡಿರಿ ” ಎಂದನು

“ಜನಾನಾ ಸ್ತ್ರೀಯರನ್ನು ಕರೆಸಿ ಇಲ್ಲಿ ಈ ರಾಜ ಸಭೆಯಲ್ಲಿ ವಿಚಾರಣೆ ಮಾಡುವುದು ನನಗೆ ಒಪ್ಪಿಗೆ ಇಲ್ಲ.”

“ನಾನು ಒಪ್ಪುತ್ತೇನೆ ವಿಚಾರಣೆ ಮಾಡುವವನು ನಾನು.”

ಸುಲ್ತಾನರ ಅಪ್ಪಣೆಯಂತೆ—ಕಾವಲುಗಾರರು ಹೋಗಿ ಘಾತಿಮಾ ಬೇಗಂವರನ್ನು ಕರತಂದರು

ಘಾತಿಮಳು “ಈಗ ತನ್ನ ಅಭಿಯೋಗ ವಿಚಾರಣೆಯಾಗುತ್ತದೆ. ಇದೊಂದು ದಿನ ನನಗೆ—ಅಲ್ಲಾನು ಧೈರ್ಯವನ್ನು ಕರುಣಿಸಲಿ ಆ ವೀರ ಸಾಧಕನನ್ನು ಆಹುತಿ ತೆಗೆದುಕೊಳ್ಳುತ್ತೇನೆ” ಎಂದು ಕೊಳ್ಳುತ್ತಾ ರಾಜಸಭೆಗೆ ಬಂದಳು

ಘಾತಿಮಾಬೇಗಂ ಬಂದು ಸಭೆಯಲ್ಲಿ ನಿಂತಳು ಘಾತಿಮಳು ಆ ರಾಜಸಭೆಯನ್ನು ನೋಡಿ ಗಡಗಡನೆ ನಡುಗುತ್ತಿದ್ದಾಳೆ. ಫರದೆಯನ್ನು ಓರೆಮಾಡಿಕೊಂಡು ದಿವಾನ್ ಮುಖವನ್ನು ನೋಡಿದಳು ಅವರ ಮುಖವು ಜ್ವಲಿಸುತ್ತಿದೆ ಕಣ್ಣುಗಳಲ್ಲಿ ಕ್ರೋಧಾನಲವು ಉರಿ ಏಳುತ್ತಿದೆ ಆ ಭೈರವ ಮೂರ್ತಿಯನ್ನು ನೋಡಿ, ಅವಳ ಎದೆಯೊಡೆದು ಹೋಯಿತು

ಸುಲ್ತಾನರು ತಲೆಬಾಗಿ, “ಬೇಗಂಸಾಹೇಬ್! ತಮ್ಮ ಅಭಿಯೋಗವನ್ನು ಹೇಳೋಣವಾಗಲಿ!”

ಸಭಿಕರೆಲ್ಲರೂ ಘಾತಿಮಳ ಕಡೆಗೆ ಎವೆ ಇಕ್ಕದೆ ನೋಡುತ್ತಿದ್ದರು.

ಘಾತಿಮಳ ಬಾಯಿನಲ್ಲಿ ಮಾತು ಹೊರಡಲಿಲ್ಲ ಗಟ್ಟಿಯಾಗಿ ಅಳಲಾರಂಭಿಸಿದಳು ಶರೀರವು ನಡುಗುತ್ತಿತ್ತು

ಸೇವಕಿಯರು ಅವಳನ್ನು ಬಲವಾಗಿ ಹಿಡಿದುಕೊಂಡಿದ್ದರು. ಸುಲ್ತಾನರು ಮತ್ತೊಮ್ಮೆ ಕೇಳಿದರು ಬೇಗಂಸಾಹೇಬಳು ಮಾತನಾಡಲಿಲ್ಲ ಗಟ್ಟಿಯಾಗಿ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು

ವೀರ ಸಾಧಕನು ಮನಸ್ಸಿನಲ್ಲಿ ಗೆದ್ದೆ! ಹೆಂಗಸು ತನ್ನ ಅಪಮಾನವನ್ನು ತಾನೇ ಹೇಳಿಕೊಂಡಾಳೆ? ಎಂದುಕೊಂಡನು

ಸುಲ್ತಾನರು—“ಬೇಗಂಸಾಹೇಬರು ಅದನ್ನು ಬಾಯಿಬಿಟ್ಟು ಈ ಸಭೆಯಲ್ಲಿ ಹೇಳಲು ಅಶಕ್ತರಾಗಿದ್ದಾರೆ ಅವರ ಅಭಿಯೋಗವು ಸಾಕ್ಷಿಯ ವಿಚಾರಣೆಯಿಂದಲೇ ಸಾಬೀತಾಗುತ್ತದೆ ಅದಕ್ಕೆ ಹುಚ್ಚಿ ಸಾವಿತ್ರಿಯು ಋದ್ಧು ಸಾಕ್ಷಿ ಎಂದನು.

ಸಭಿಕರೆಲ್ಲರೂ ಸ್ಫುರ್ಭೀಭಾವದಿಂದ ಇದ್ದರು “ಯಾರ ಮೇಲೆ ದೂರು ಎಂಥಾ ದೂರು?” ಎಂದು ಎಲ್ಲರೂ ಕಾತುರರಾಗಿ ಸಾವಿತ್ರಿಯ ಕಡೆ ನೋಡುತ್ತಿದ್ದರು

“ಸಾವಿತ್ರಿ! ನೀನು ಈ ಶಿಬಿರಕ್ಕೆ ಹೇಗೆ ಬಂದೆ?”

“ಖಾವಂದರವರೇ! ಬೇಗಂ ಸಾಹೇಬರು ನನ್ನನ್ನು ಅವರ ಸಂಗಡಲೇ ಕರೆತಂದರು. ಆಬಲೆಯರಿಗೆ—ಅನಾಥರಿಗೆ ನಾನೊಬ್ಬ ಸಹಾಯಕಳು”

“ಸಾವಿತ್ರಿ! ಹೆಚ್ಚು ಮಾತನಾಡಬೇಡ ಬೇಗಂಸಾಹೇಬರವರು ಅಭಿಯೋಗದಲ್ಲಿ ನೀನು ಸಾಕ್ಷಿ. ಎಲ್ಲವನ್ನೂ ಸತ್ಯವಾಗಿ ಹೇಳು ಭಯಪಡಬೇಡ”

ಸಾವಿತ್ರಿಯು—“ಹುಜೂರು ! ಭಯವೇಕೆ ? ನಾನು ಎಲ್ಲವನ್ನೂ ಹೇಳುತ್ತೇನೆ. ನನ್ನನ್ನೇ ಬೇಕಾದರೂ ಶಿಕ್ಷೆ ಮಾಡಿರಿ ”

“ದಿವಾನ್‌ಸಾಹೇಬರ ಬಂಧನವು ಶ್ರೀರಂಗಪಟ್ಟಣಕ್ಕೆ ಮುಟ್ಟಿತು. ಬೇಗಂ ಸಾಹೇಬರು—ಹುಚ್ಚರಂತಾದರು ಅವರು ಮಿರ್‌ಸಾದಕನನ್ನು ಮಹಲಿಗೆ ಕರತರ ಬೇಕೆಂದು ನನಗೆ ಹೇಳಿದರು ನಾನು ಶುಕ್ರವಾರ ರಾತ್ರಿ ವೇಷಾಂತರದಲ್ಲಿ ಈ ಮಿರ್‌ಸಾದಕನನ್ನು ಮಹಲಿಗೆ ಕರೆದುಕೊಂಡು ಹೋದೆ ”

ಎಲ್ಲರೂ ಹಾಹಾಕಾರ ಮಾಡಿದರು

“ಏನೂ ಇಲ್ಲ ! ಬೇಗಂಸಾಹೇಬರು ದಿವಾನ್‌ನನ್ನು ಬಿಡುಗಡೆ ಮಾಡಿಸಬೇಕೆಂದು—ಮಿರ್‌ಸಾದಕನ ಸಹಾಯವನ್ನು ಬೇಡಿದರು ಮಿರ್‌ಸಾದಕನು ದಿವಾನ್‌ರಲ್ಲಿ ಬಹಳ ಗೌರವವನ್ನು ತೋರಿ—ಬೇಗಂ ಸಾಹೇಬರಲ್ಲಿ ಬಹಳ ಏನಯದಿಂದ ಸಹಾಯಮಾಡುವುದಾಗಿ ವಾಗ್ದಾನಮಾಡಿದನು ”

“ಎಲ್ಲರೂ ಪಿಸುಮಾತಿನಲ್ಲಿ ‘ತವ್ವೆಲ್ಲಿದೆ ತಪ್ಪೇನಿದೆ?’ ಎಂದರು

ಮಿರ್‌ಸಾದಕನು—‘ಬದುಕಿದೆ’ ಎಂದುಕೊಂಡನು

ಸುಲ್ತಾನರು—ಅಷ್ಟೇನೊ ?

ಹುಚ್ಚಿ.—ಅಲ್ಲ ! ಇನ್ನೂ ಇದೆ ಮಾರನೆಯದಿನ ಶನಿವಾರ ರಾತ್ರಿ ಬೇಗಂ ಸಾಹೇಬರವರು ಮಿರ್‌ಸಾದಕನ ಮನೆಗೆ ತಾವು ಹೋಗಬೇಕೆಂದೂ—ಅಲ್ಲಿಗೆ ಕರೆದುಕೊಂಡು ಹೋಗಬೇಕೆಂದೂ ನನ್ನನ್ನು ಕೇಳಿದರು ನಾನು ಬೇಡವೆಂದೆ. ಅವರು ಬಿಡಲಿಲ್ಲ. ಬಲಾತ್ಕಾರಮಾಡಿದರು ಹೊರಟೇಬಿಟ್ಟರು ನಾನೂ ಹಿಂದೆ ಹೋದೆ ಅಲ್ಲಿ ಮಿರ್‌ಸಾದಕನಿರಲಿಲ್ಲ ಒಂದೆರಡು ಘಂಟೆ ಕಾದಿದ್ದರು. ಮಿರ್‌ಸಾದಕನು ಬರುತ್ತಲೇ ಅವನಲ್ಲಿದ್ದ ಕಾಗದಗಳನ್ನು ತನುಗೆ ಕೊಡಬೇಕೆಂದು ಬೇಡಿದರು ಅದ ಕ್ಯಾಗಿ ಸರ್ವಸ್ವವನ್ನು ಕೊಡುವುದಾಗಿ ಹೇಳಿದರು ಅವನು ಕೊಡಲಿಲ್ಲ. ಅವನ ಮೈಮೇಲೆ ಕಾರಿಬಿದ್ದು ಅವುಗಳನ್ನು ಕಿತ್ತುಕೊಂಡರು ಆ ಹೋರಾಟದಲ್ಲಿಯೇ ಬೇಗಂಸಾಹೇಬರು ಬಿದ್ದು ಹಣೆಯೊಡೆಯಿತು ! ಅವರ ಹಣೆಯಮೇಲೆ ಘಾಯವಿದೆ ನೋಡಿರಿ

ಮಹಮದಾಲಿಯವರು ಪಂಜರದಿಂದ ಘರ್ಜಿಸಿದರು. “ಹುಚ್ಚಿ ! ಸಾಕು ನಿಲ್ಲಿಸು ! ಇಲ್ಲಿ ವಿಚಾರಣೆ ಮಾಡುವವನು ನಾನು ! ತೀರ್ಪು ಕೊಡುವವನು ನಾನು ! ಪತಿವ್ರತೆಯಾದ ಘೋಷಾ ಸ್ತ್ರೀಯು ಪರವುರುಷನನ್ನು ಜನಾನಕ್ಕೆ ಕರಸುವುದೆಂದರೇನು ? ಅವಳು ಅನೇಕ ರಾತ್ರಿಯಲ್ಲಿ ಪರವುರುಷನ ಏಕಾಂತ ಭವನಕ್ಕೆ ಹೋಗುವುದೆಂದರೇನು ? ಅವನ ಮೈಮೇಲೆ ಬಿದ್ದು ಹೋರಾಡುವುದೆಂದರೇನು ? ತಪ್ಪು ಪೂರ್ತಿಯಾಗಿ ಘಾತಿನಾಳದು. ಅವಳನ್ನು ಸುಣ್ಣದ ಕಡಾಯಿಯಲ್ಲಿ ಹಾಕಿ ಸುಡಿಸಬೇಕು.”

ಸುಲ್ತಾನನು ಕ್ರೋಧತಾಮ್ರಾಕ್ಷನಾಗಿ “ಮಹಮದಾಲಿಯವರೇ! ನೀವು ರಾಜ ದ್ರೋಹಿಗಳು. ನಗರಕ್ಕೆ ಬರುವಾಗಲೇ ಇಯಜ್‌ಖಾನನೊಡನೆ ತಂತ್ರ ಮಾಡಿದ್ದೀರಿ. ಇಲ್ಲಿ ವಧಾರ್ಹನಾದ ಖಾಸಿಂಖಾನನಿಗೆ ಮದತಮಾಡಿ, ರಾಜಾಜ್ಞೆಯನ್ನು ಅತಿ ಕ್ರಮಿಸಿ, ಅಪರಾಧಮಾಡಿದ್ದೀರಿ ಎಲ್ಲದಕ್ಕಿಂತಲೂ, ಹೆಚ್ಚಾಗಿ— ಇಂಗ್ಲೀಷರೊಡನೆ ಪಿತೂರಿ ನಡೆಸಿದ್ದೀರಿ. ಇದಕ್ಕಿಂತಲೂ ಮಹತ್ತರವಾದ ಅಪರಾಧವೇನಿದೆ? ನೀವು ವಧಾರ್ಹರು? ನಿಮಗೆ ಚಿತ್ರವಧೆಯಾಗಬೇಕು ಯಾವ ರೀತಿಯಾದ ವಧೆಯಾಗ ಬೇಕೆಂಬುದನ್ನು ಆಲೋಚನೆ ಮಾಡಿ ವಿಧಾನ ಮಾಡುತ್ತೇನೆ ”

ಅಷ್ಟರಲ್ಲಿ ಘಾತಿಮಳು—ಮುಖ ಪರದೆಯನ್ನು ಕಿತ್ತುಹಾಕಿ ಸಭೆಯ ಮುಂದೆ ನಿಂತು “ಟಿಪ್ಪೂಸುಲ್ತಾನ! ನೀನು ಮೋಸಗಾರ! ಧೂರ್ತ! ನಾನು ನಿನ್ನಲ್ಲಿ ಹೇಳಿ ಕೊಂಡ ದೂರನ್ನು ನಿನಗೆ ಅನುಕೂಲವಾಗಿ ತಿರುಗಿಸಿಕೊಂಡು ಉಪಯೋಗಿಸಿಕೊಂಡೆ. ಅದನ್ನು ದಿನಾನರ ಮೇಲೆ, ನೀನು, ಫರಂಗಿಗಳೊಡನೆ ಪಿತೂರಿ ಮಾಡಿದರೆಂದು— ಅಪಖ್ಯಾತಿಯನ್ನು ಹೊರಸಿದೆಯಲ್ಲವೆ ಆ ಪಿತೂರಿಯನ್ನು ನಾನು ನಡೆಸುತ್ತೇನೆ. ನಿನ್ನನ್ನು ಇಂಥಾ ಶರಹಂಜರದಲ್ಲಿದೆಸಿ, — ಶ್ರೀರಂಗಪಟ್ಟಣದಲ್ಲಿ ಮೆರವಣಿಗೆ ಮಾಡಿಸು ತ್ತೇನೆ” ಎಂದು ಶಪಿಸತೊಡಗಿದಳು

ಸಭೆಯೆಲ್ಲವೂ ಹಾಹಾಕಾರ ಮಾಡಿತು

ಟಿಪ್ಪೂಸುಲ್ತಾನನ ಅಪ್ಪಣೆಯಂತೆ ಘಾತಿಮಾಬೇಗಂಗಳನ್ನು ಅಂಗರಕ್ಷಕರು ಹಿಡಿದು ಬಂಧಿಸಿದರು.

ಟಿಪ್ಪೂಸುಲ್ತಾನನ ಕೋಪವು ಅಗ್ನಿ ಕಣಗಳನ್ನು ಕಾರುತ್ತಿತ್ತು. ಅವನು “ಈ ಘಾತಿಮಾಬೇಗಂ ಹರಾಮಿಯಾಗಿದ್ದಾಕೆ ಅವಳ ಅಸಹ್ಯವಾದ ಚರಿತ್ರೆಯನ್ನು ಹೇಳಲು ಸಾಧ್ಯವಿಲ್ಲ ಅವಳು ಈ ರಾಜಸಭೆಯಲ್ಲಿ ಮಾಡಿರುವ ಅಪಚಾರವು ಶಿಕ್ಷಾರ್ಹ ವಾದುದು ಇವಳನ್ನು ಒಬ್ಬ ಗುಲಾಮನಿಗೆ—ಕೊಟ್ಟು ನಿಕಾ ಮಾಡಿಸತಕ್ಕದ್ದು” ಎಂದು ಆಜ್ಞೆಮಾಡಿ ಅಲ್ಲಿದ್ದ ಕರೀಂ ಎಂಬ ಗುಲಾಮನನ್ನು ಕರೆದು “ತೆಗೆದುಕೋ! ಈ ಘಾತಿಮಳು ಇಂದಿನಿಂದ ನಿನ್ನ ಹೆಂಡತಿ!” ಎಂದು ಅಪ್ಪಣೆ ಮಾಡಿದನು.

ಸಂಜರದಲ್ಲಿದ್ದ ಮಹಮದಾಲಿಯವರು “ಟಿಪ್ಪೂ! ನೀನು ಭ್ರಷ್ಟ! ದ್ರೋಹಿ! ನಿನ್ನ ತಲೆಯು— ಸಹಸ್ರಪಾಲಾಗಿ ಭೂಮಿಯಮೇಲೆ ಬಿದ್ದು ಹೊರಳಾಡಲಿ!” ಎಂದು ಕೂಗಿದರು. ಕೈಸರಪಣಿಗಳನ್ನು ಕತ್ತಿಗೆ ಬೀರಿಕೊಂಡು ಜ್ಞಾನಶೂನ್ಯರಾಗಿ ಕೆಳಗೆ ಬಿದ್ದರು. ಅಷ್ಟರಲ್ಲಿ ಕಾವಲುಗಾರರು ಬಂದು ಸರಪಣಿಯನ್ನು ಬಿಚ್ಚಿದರು. ಸುಲ್ತಾನರು “ಸಂಜರವನ್ನು ತೆಗೆದುಕೊಂಡು ಹೋಗಿ” ಎಂದು ಅಪ್ಪಣೆಮಾಡಿ, ಸಭೆಯಿಂದ ಎದ್ದು ಹೊರಟನು. ಸಭಿಕರೆಲ್ಲರೂ ಮೌನವಾಗಿ—ಒಂದು ಬಾರಿ ಮಹಮದಾಲಿಯವರ ಕಡೆ ನೋಡುತ್ತಾ, ಮತ್ತೊಂದು ಬಾರಿ ಗುಲಾಮನು ಕೈಹಿಡಿದಿರುವ ಘಾತಿಮಳನ್ನು

ನೋಡುತ್ತಾ, ತಲೆ ಬಾಗಿ ಸಿಕ್ಕೊಂಡು ಸಭೆಯಿಂದ ಹೊರಟುಹೋದರು ಕೆಲವರು ಘಾತಿಮುಳನ್ನು ಪರಿಹಾಸ್ಯಮಾಡಿದರು. ಮಿರ್ ಸಾದಕನು ಮಾತ್ರ ಘಾತಿಮುಳ ಕಡೆ ಓಲೆಗಣ್ಣಿನಿಂದ ನೋಡಿ ಕಿರುನಗುವನ್ನು ನಕ್ಕು, ಸಭೆಯಿಂದ ಹೊರಗೆಹೋದನು.

ಕರಾಳ ರಾತ್ರಿಯಲ್ಲಿ

ನಿಶಾ ಮಹಿಮೆಯನ್ನು ಎಷ್ಟು ಬಣ್ಣಿಸಿದರೂ ತೀರದು. ಲೋಕದ ಸಮಸ್ತ ಪಾಪಿಗಳಿಗೂ ನಿಶಿಯು ಮಾತೃಭೂಮಿ ಆ ನಿಶಿಯಲ್ಲಿಯೇ ಪಾಪಿಗಳು ಮಹಾಪಾಪವನ್ನು ಮಾಡಲು ಹೇಳುವುದಿಲ್ಲ ಲೋಕದ ಕಣ್ಣುಮುಚ್ಚಿ ಪಾಪಿಗಳಿಗೆ ಬಲವನ್ನು ಕೊಟ್ಟು ಪಾಪ ಮಾಡಿಸುವವಳು ನಿಶಿ ಈ ಜಗತ್ತಿನಲ್ಲಿ ಎಷ್ಟೊಂದು ಪಾತಕಗಳು ನಿಶಿಯ ಮಡುಲಿನಲ್ಲಡಗಿವೆ ನಿಶಾನಾಥನಾದರೂ, ಸತಿಗೆ ತಕ್ಕ ಪತಿ! ಗುರುತಲ್ಲ ಗಮನಮಾಡಿದ ಚಂದ್ರನು ನಿಶಿಯ ಪತಿ ನಿಶಿಯ ಸಹವಾಸದಿಂದ ಅವನಿಗಾದರೂ ಸುಖ ಉಂಟೆ! ಕ್ಷಯರೋಗ ಪೀಡಿತನಾಗಿ, ನಿಶಿಗೆ ಒಂದು ದಿನ ಅವನ ಸಾನ್ನಿಧ್ಯವಿದ್ದರೆ—ಮತ್ತೊಂದು ದಿನವಿಲ್ಲ ಪತಿ ಸಾನ್ನಿಧ್ಯವಿಲ್ಲದಿರುವಾಗ ನಿಶಿಯ ಪ್ರತಾಪವು ಮತ್ತೂ ಹೆಚ್ಚು. ವಿಟರು, ಕಳ್ಳರು, ಕೊಲೆಪಾತಕಿಗಳು ಎಲ್ಲರೂ ನಿಶಾ ಭಕ್ತರೇ ಸುರೆಯು ನಿಶಿಯ ಸಹೋದರಿ. ಈ ಇಬ್ಬರ ಸಹೋದರಿಯರ ಅರ್ಭಟದಲ್ಲಿ ಲೋಕವು ಪಾಪದಲ್ಲಿ ಮುಳುಗಿ ಮುಳುಗಿ ಏಳುತ್ತದೆ ಸೂರ್ಯದೇವನು ಈ ನಿಶಿಯನ್ನು ಸಂಹಾರಮಾಡಬೇಕೆಂದು, ಸೃಷ್ಟಿಯ ಆದಿಯಿಂದ—ಕಲ್ಪಾಂತದವರೆಗೆ ಪರಿತಪಿಸುತ್ತಾನೆ ಅವನು ಬಂದಾಗ ನಿಶಿಯು ಮಾಯವಾಗಿ ಹೋಗುತ್ತಾಳೆ ಅವನು ಆರಕ್ತವಾದಾಗ ನಿಶಿಯು ಅವನನ್ನೇ ಕಬಳಿಸಿಬಿಡುತ್ತಾಳೆ ಈ ಪ್ರಪಂಚದಲ್ಲಿ ನಿಶಿಯು ಸರ್ವವಿಜಯಿನಿ. ಇಂದು ನಿಶಿಯ ಪ್ರತಾಪವು ಪ್ರಖರವಾಗಿದೆ ಮಿರ್ ಸಾದಕನು ನಿಶಿಯ ಫರಮು ಭಕ್ತ. ಅವನು ನಿಶಾದರ್ಶನವನ್ನು ಎದುರು ನೋಡುತ್ತಾ ಇದ್ದಾನೆ. ಅವನು ನಿಶಿಯ ಅನುಗ್ರಹದಿಂದ ಇಂದು ಮಹತ್ಕಾರ್ಯಸಾಧನೆ ಮಾಡಬೇಕೆಂದು ಸಂಕಲ್ಪಿಸಿದ್ದಾನೆ. ನಿಶಿಯು ಜಗತ್ತನ್ನು ಆವರಿಸುತ್ತಲೇ ಮಿರ್ ಸಾದಕನು ತನ್ನ ಬಿಡಾರದಿಂದ ಹೊರಟನು. ವೇಷವನ್ನು ಮರೆಸಿಕೊಂಡು ಹೊರಟನು. ಹೊರಡುವಾಗ ನಾಲ್ವರು ಶಿದ್ದಿಗಳನ್ನು ಜೊತೆಯಲ್ಲಿ ಕರೆದುಕೊಂಡು ಹೋದನು. ಅವರನ್ನು ಜೊತೆಯಲ್ಲಿ ಕರೆದೊಯ್ದು ಸಾತಾಯನ್ನು ಕುಡಿಸಿದನು. ಯಥೇಚ್ಛವಾಗಿ ಕುಡಿದರು. ಅವರ ಕೈಯಲ್ಲಿ ಚಿನ್ನದ ಮೊಹರಾಗಳನ್ನು ಕೊಟ್ಟನು. ಅದನ್ನು ನೋಡಿ ಅವರು ಸಂತುಷ್ಟರಾದರು. ಅವನು ಹೇಳಿದ ಕಾರ್ಯವನ್ನು ಮಾಡುವುದಾಗಿ ಅವರಿಂದ ಮಾತು ತೆಗೆದುಕೊಂಡನು. ಇನ್ನೂ ಎಷ್ಟೋ ಆಶೆಗಳನ್ನು ಹೇಳಿ ಹುರಿದುಂಬಿಸಿದನು. “ಇಂದು ಒಬ್ಬ ಸುಂದರಿ

ಯನ್ನು ಅಪಹರಿಸಿಕೊಂಡು ಬರಬೇಕು. ಆ ಸುಂದರಿಯು ಕೈ ಸೇರದರೆ ನಮಗೆ ಇನ್ನೂ ಬೇಕಾದಷ್ಟು ಮೊಹರುಗಳನ್ನು ಕೊಡುತ್ತೇನೆ” ಎಂದು ಹೇಳಿದನು ಅವರು ಕುಣಿಯುತ್ತ ಆ ಕಾರ್ಯಕ್ಕೆ ಸಮ್ಮತಿಸಿದರು. ಪುನಃ ಅವರು ಸುರಾಪಾನಮಾಡಿದರು.

ಅವನು ಕಠಿಣಂ ಗುಲಾಮನ ಬಿಡಾರವನ್ನು ಹುಡುಕಿಕೊಂಡು ಹೋದನು. ಶಿಬಿರಕ್ಕೆ ದೂರದಲ್ಲಿ ಖಾಸಿಂಖಾನನನ್ನು ಗಲ್ಲಿಗೆರಿಸಲು ತಯಾರುಮಾಡಿದ್ದ ವಧ್ಯಪ್ರದೇಶದ ಸಮಾಪದ ತೋಪಿನಲ್ಲಿ ಗುಡಿಸಲು ಒಳಗೆ ಹಣತೆಯು ಮಿನುಗುಟ್ಟುತ್ತಿದೆ. ಅದರ ಸಮಾಪದಲ್ಲಿ ಒಬ್ಬ ರಾಜಸ್ತ್ರೀಯು ಕುಳಿತಿದ್ದಾಳೆ ಅವಳನ್ನು ದೂರದಿಂದನೋಡಿ ಘಾತಿಮಾಬೇಗಂ ಎಂದು ಗುರ್ತಿಸಿದನು ಜೊತೆಯಲ್ಲಿದ್ದ ಶಿದ್ದಿಗಳನ್ನು ಸಮಾಪದಲ್ಲಿ ಔತುಕೊಂಡಿರಬೇಕೆಂದೂ, ಕರೆದಾಗ ಓಡಿಬರಬೇಕೆಂದೂ ಹೇಳಿ ತಾನು ಆ ಗುಡಿಸಿ ಲಿನ ಸಮಾಪಕ್ಕೆ ಹೋದನು. ಗುಡಿಸಿಲಿನ ಸಮಾಪಕ್ಕೆ ಹೋಗುತ್ತಲೇ ಕಠಿಣಂ ಗುಲಾಮನು ಸಲಾಂ ಮಾಡಿದನು.

ಮಿರ್ ಸಾದಕನು—ಕಠಿಣಂ! ಬೇಗಂ ಸಾಹೇಬರು ಏನು ಮಾಡುತ್ತಾರೆ? ಎಂದು ಕೇಳಿದನು.

ಅವನು “ಅವರು ಒಳಗೆ ದುಃಖಿಸುತ್ತಾ ಕುಳಿತಿದ್ದಾರೆ. ಎಷ್ಟು ಹೇಳಿದರೂ ಆಹಾರವನ್ನೇ ತೆಗೆದುಕೊಳ್ಳುವುದಿಲ್ಲ. ನಾನೇನು ಮಾಡಲಿ?” ಎಂದನು.

ಮಿರ್ ಸಾದಕನು ಕಠಿಣಂನನ್ನು ವಧ್ಯಪ್ರಂಭದ ಹತ್ತಿರ ಕರೆದುಕೊಂಡು ಹೋದನು. ಅಲ್ಲಿ ಅವನೊಡನೆ ಮಾತಿಗೆ ಆರಂಭಿಸಿ “ಕಠಿಣಂ! ಇವಳು ರಾಜಸ್ತ್ರೀ ಇವಳನ್ನು ಇಟ್ಟುಕೊಂಡು ಏನು ಮಾಡುವೆ?” ಎಂದನು.

“ನಾನೇನು ಮಾಡಲಿ? ಹಜರತ್! ಇವರನ್ನು ನಮ್ಮ ತಾಯಿಯಂತೆ ಕಾಪಾಡುತ್ತೇನೆ. ಮಹಮದಾಲಿಯವರು ನಮಗೆ ದಣಿ! ಅವರ ಬೇಗಂಸಾಹೇಬರನ್ನು ಮದುವೆಯಾಗಲಾದೀತೆ?”

“ನೀನು ಮದುವೆಯಾಗಿ ಅನುಭವಿಸದಿದ್ದರೆ ಇವಳನ್ನೇಕೆ ಕಟ್ಟಿಕೊಂಡು ಸಾಯುತ್ತಿ?”

“ಸುಲ್ತಾನರ ಆಜ್ಞೆಯಂತೆ ಸಾಕುತ್ತೇನೆ. ಒಳ್ಳೆಯ ಕಾಲ ಬಂದು, ದಿವಾನರಿಗೆ ಬಿಡುಗಡೆಯಾದರೆ—ಇವರನ್ನು ಕರೆದುಕೊಂಡು ಹೋಗಿ ಅವರಿಗೊಪ್ಪಿಸುತ್ತೇನೆ. ನನಗೆ ಏನಾದರೂ ಇನಾಂ ಸಿಗುತ್ತೆ.”

“ಇನ್ನು ದಿವಾನ್ ಸಾಹೇಬರ ಮಾತೇಕೆ? ಅವರು ಇಷ್ಟು ಹೊತ್ತಿಗಾಗಲೇ ಯನು ಲೋಕಕ್ಕೆ ತೆರಳಿರುತ್ತಾರೆ. ಇವರನ್ನು ನನಗೆ ಒಪ್ಪಿಸು, ನಾನು ಇನಾಂ ಕೊಡುತ್ತೇನೆ” ಎಂದು ಹತ್ತು ಮೊಹರುಗಳನ್ನು ಅವನ ಕೈಗೆ ಕೊಟ್ಟನು.

“ಇದೇನು ಸ್ವಾಮಿ! ತಾವು ಹೀಗೆಲ್ಲಾ ಮಾತನಾಡುತ್ತೀರಿ? ಇಂಥಾ ಅಕಾರ್ಯಕ್ಕೆ

ನಾನು ಒಪ್ಪುವುದಿಲ್ಲ. ತಮ್ಮ ಹಣವನ್ನು ತಾವೇ ತೆಗೆದುಕೊಳ್ಳಿ.”

“ಹೋಗಲಿ ಹಣವನ್ನು ನೀನೇ ಇಟ್ಟುಕೋ! ನಾನು ಬೇಗಂ ಸಾಹೇಬಳಲ್ಲಿ ಮಾತನಾಡಿ ಬರುತ್ತೇನೆ.”

“ಮಾತನಾಡಿ ಬನ್ನಿರಿ! ಅದಕ್ಕೇನು ?” ಎಂದು ಗುಡಿಸಲಿನ ಹತ್ತಿರ ಕರೆದು ಕೊಂಡು ಹೋದನು

ಮಿರ್ ಸಾದಕನು ಆ ಗುಡಿಸಲಿನ ಬಾಗಿಲಿನಲ್ಲಿ ಹೋಗಿ ನಿಂತನು. ಘಾತಿಮಳು ಮಾತನಾಡಲಿಲ್ಲ.

“ಘಾತಿಮಾ ! ಏನು ಮಾಡುತ್ತಿ?”

ಘಾತಿಮಳು ತಲೆ ಎತ್ತಿ ನೋಡಿ ಗುರ್ತಿಸಿದಳು “ಕಳ್ಳನೆ! ನೀನು ಇಲ್ಲಿಗೂ ಬಂದೆಯಾ ! ಏಕೆ ಬಂದೆ ?” ಎಂದಳು.

“ಘಾತಿಮಾ! ನಿನ್ನ ದುರವಸ್ಥೆಯನ್ನು ನೋಡಲಾರದೇ ಬಂದೆ ನನ್ನೊಡನೆ ಬಾ ! ನಿನ್ನನ್ನು ರಾಜವೈಭವದಲ್ಲಿಡುತ್ತೇನೆ ದಿವಾನರ ಕಛೇಯು ಪೂರ್ತಿಯಾಗಿ ಹೋಯಿತು. ಇನ್ನು ನಾನೇ ನಿನಗೆ ಸ್ವಾಮಿ. ಸುಲ್ತಾನರು ನೆಪಮಾತ್ರಕ್ಕೆ ಈ ಗುಲಾಮನಿಗೆ ನಿನ್ನನ್ನು ಕೊಟ್ಟರು ನಿಜವಾಗಿಯೂ ಅವರು ನನಗಾಗಿಯೇ ನಿನ್ನನ್ನು ಕೊಟ್ಟಿದ್ದಾರೆ. ನನ್ನೊಡನೆ ಬಂದುಬಿಡು ನಾವು ಇಂದೇ ನಿಕಾಮಾಡಿಕೊಳ್ಳೋಣ”

ಘಾತಿಮಳು ಎದ್ದು ನಿಂತಳು. “ಪಾತಕಿಯೆ ! ಇಲ್ಲಿಂದ ಹೊರಡು ಒಂದು ನಿಮಿಷವೂ, ಇಲ್ಲಿ ನಿಲ್ಲಬೇಡ ನನ್ನನ್ನು ಹಾಳುಮಾಡಿದವನು ನೀನು —ನುತ್ತೂ ಪಾಸದಲ್ಲಿಡುವುದಕ್ಕೆ ಬಂದೆಯಾ ? ದೂರ ಹೋಗು” ಎಂದಳು

ಕರೀಮನು “ಸ್ವಾಮಿ ! ನೀವು ಶುದ್ಧ ಅಯೋಗ್ಯರಂತೆ ಕಾಣುತ್ತೀರಿ ತಾವು ಇಲ್ಲಿಂದ ಹೊರಡಿ” ಎಂದು ಮಿರ್ ಸಾದಕನನ್ನು ಹೊರದೂಡಿದನು.

ಮಿರ್ ಸಾದಕನು ಕೂಗಿಕೊಂಡನು.

ಅಷ್ಟರಲ್ಲಿ ನಾಲ್ವರು ಶಿದ್ದಿಗಳು ಓಡಿಬಂದರು.

ಅವರು ಬರುತ್ತಲೇ ಮಿರ್ ಸಾದಕನು “ಈ ಹೆಂಗಸನ್ನು ಹಿಡಿದುಕೊಳ್ಳಿ” ಎಂದು ಅಪ್ಪಣೆ ಮಾಡಿದನು.

ಅವರು ಗುಡಿಸಲಿನೊಳಕ್ಕೆ ನುಗ್ಗುವುದಕ್ಕೆ ಹೋದರು. ಕರೀಮನು ತಡೆದನು ಅವರವರಿಗೆ ದೊಡ್ಡ ಹೊಡೆದಾಟವಾಯಿತು. ಶಿದ್ದಿಯೊಬ್ಬನು ದೊಣ್ಣೆಯಿಂದ ಕರೀಮನ ತಲೆಯ ಮೇಲೆ ಒಂದೇಟು ಹೊಡೆದನು

ಕರೀಮನು ಅಸುವನ್ನು ನೀಗಿ— ನೆಲದಮೇಲೆ ಉರುಳಿದನು. ಶಿದ್ದಿಗಳು ಗುಡಿಸಲಿನೊಳಗೆ ನುಗ್ಗಿದರು. ಘಾತಿಮಳನ್ನು ಹಿಡಿದೆಳೆದರು. ಅವಳು ಬಹಳ ಹೋರಾ

ಡಿಡಳು ಮಿಾರ್ ಸಾದಕನನ್ನು ಬೈದಳು. ಏನೂ ಫಲವಾಗಲಿಲ್ಲ ಶಿದ್ದಿಗಳು ಅವಳ ಬಾಯಿಗೆ ಬಟ್ಟೆ ತುರುಕಿದರು ಕಣ್ಣು ಕಟ್ಟಿದರು. ಕೈಕಾಲುಗಳನ್ನು ಕಟ್ಟಿ ಹೊತ್ತು ಕೊಂಡರು ಮಿಾರ್ ಸಾದಕನು ಮುಂದೆ ಮುಂದೆ ಹೋದನು. ಅವರು ಹಿಂದೆ ಹಿಂದೆ ನಡೆದರು ಬಹುದೂರದಲ್ಲಿ ಒಂದು ಚಿಕ್ಕ ದೇವಾಲಯ ಆ ದೇವಾಲಯದ ಸಮೀಪಕ್ಕೆ ಹೋದರು ಬಾಗಿಲು ಹಾಕಿತ್ತು ಒಡೆದು ತೆಗೆದರು ಒಳಗೆ ದೇವರೇ ಇರಲಿಲ್ಲ ಸಾಳು ದೇವಾಲಯ ಅಲ್ಲಿ ಘಾತಿಮಳನ್ನು ಇಳಿಸಿದರು

ಮಿಾರ್ ಸಾದಕನು ಬಂದು ಕಟ್ಟುಗಳನ್ನು ಬಿಚ್ಚಿದನು “ಘಾತಿಮಾ! ನೀನು ನನ್ನನ್ನು ವರಿಸಬೇಕು ಇಲ್ಲವೇ ಇಲ್ಲ ಅನ್ನಾಹಾರಗಳಿಲ್ಲದೆ ಸಾಯಬೇಕು” ಎಂದು ಕೇಕೆ ಹಾಕಿ ನಕ್ಕನು.

ಘಾತಿಮಳು “ನಾನು ಸಾಯುತ್ತೇನೆ” ಎಂದಳು

ಮಿಾರ್ ಸಾದಕನು ಎಷ್ಟೋ ಹೆಣಗಾಡಿದನು ಘಾತಿಮಳು ಆಸ್ಪದ ಕೊಡಲಿಲ್ಲ ಮಿಾರ್ ಸಾದಕನು ನಿರ್ವಿಣ್ಣನಾಗಿ ಹೊರಗೆ ಹೊರಡುತ್ತಾ-ಆ ಬಾಗಿಲಿಗೆ ಒಳಗಡೆ ಚಿಲಕವಿದೆಯೇ ಎಂದು ನೋಡಿದನು ಒಂದು ಚಿಲಕವಿತ್ತು ಅದನ್ನು ಕಿತ್ತುಹಾಕಿಸಿದನು. ಆ ಶಿದ್ದಿಗಳನ್ನು “ನೀವು ಇಲ್ಲೇ ಕಾದಿರಿ ನಾನು ಬೆಳಗಾಗುವುದರೊಳಗಾಗಿ ಬರುತ್ತೇನೆ” ಎಂದು ಹೇಳಿ-ಅವರಿಗೆ ಎರಡೆರಡು ಚಿನ್ನದ ವರಹಾಗಳನ್ನು ಕೊಟ್ಟು ಹೊರಟನು.

ವಾಚಕರೆ! ಈ ಮಿಾರ್ ಸಾದಕನು ಹೀಗೇ ಅಲೆಯುತ್ತಿರಲಿ ಮಿಾರ್ ಸಾದಕ ಮತ್ತು ಘಾತಿಮಳ ಕಥೆಯು ಇನ್ನೂ ಎಷ್ಟೋ ಇದೆ ಅವರನ್ನು ಇಲ್ಲೇ ಬಿಟ್ಟು—ನಾವು ಸುಲ್ತಾನರ ಅವಸ್ಥೆ ಏನಾಗಿದೆಯೆಂದು ನೋಡೋಣ ಇಂದು ದಿವಾನರನ್ನು ವಧೆ ಮಾಡುವ ದಿನ ಅಲ್ಲೇನು ನಡೆಯುತ್ತಿದೆಯೆಂಬುದನ್ನು ನೋಡೋಣ

ದರ್ಬಾರು ಮುಗಿಯುತ್ತಲೇ ಸುಲ್ತಾನನು ಅಂದು ಶಿಬಿರಕ್ಕೆ ಹೋಗಿ ತನ್ನ ಅಂತರ್ಗೃಹದಲ್ಲಿ ಮಲಗಿದನು ಅವನು ಜೈತನ್ಯಶೂನ್ಯನಾಗಿ ಹೋಗಿದ್ದಾನೆ. ಅಧಿಕಾರಬಲದಿಂದ ದಿವಾನರ ವಧೆಗೆ ಆಜ್ಞೆ ಮಾಡಿದ. ಆದರೆ ಅಂತರಾತ್ಮನು ಕುದಿಯುತ್ತಿದೆ ಮಂತ್ರಿಗಳ ಮಾತಿನಲ್ಲಿ ತಪ್ಪೇನಿದೆ? ನಾವು ನಗರವನ್ನು ಎಲ್ಲಿ ಜಯಿಸಿದ್ದೇವೆ? ಇಯಜ್ ಖಾನನು ಸಿಕ್ಕಲೇ ಇಲ್ಲ ಖಾಸಿಂಖಾನನನ್ನು ಗುಂಡಿನ ಬಾಯಿಗೆ ಕಟ್ಟಿಸಿದೆವು. ಅದರಿಂದ ಯಾವ ಕಾರ್ಯಸಾಧನೆಯಾಯಿತು ಇಂದು ನಮ್ಮ ದಿವಾನರ ಬಲಿ ಎಂತಹ ಅಘಟನಾಘಟನೆಗಳು ಮಿಾರ್ ಸಾದಕನು ಎಂಥಾ ಪಾಪಿ. ಬೇಗಂಸಾಹೇ ಬಳ ಮೇಲೆ ಅತ್ಯಾಚಾರ ನಡೆಸಿದ್ದಾನೆ ಮಧ್ಯದಲ್ಲಿ ವಿಧಿಯು ಮಹಮದಾಲಿಯವರ ಬಾಯಿಂದ ಅಡ್ಡಬಂದು, ವಿಚಾರಣೆಯನ್ನು ಅರ್ಧದಲ್ಲಿ ಮುಗಿಸಿಬಿಟ್ಟಿತು ಇಲ್ಲದಿದ್ದರೆ ಮಿಾರ್ ಸಾದಕನ ಗತಿ ಏನಾಗುತ್ತಿತ್ತು ಘಾತಿಮಾಬೇಗಂ ಎಂಥಾ ಚಿಲುಮೆ. ರಾಜ

ಸಭೆಯಲ್ಲಿ ಇಂದು ಅವಳು ಎಷ್ಟು ಅವಿನಯದಿಂದ ವರ್ತಿಸಿದಳು ಇದೆಲ್ಲಾ ಏನು ಪ್ರಮಾದ. ಮೈಸೂರು ರಾಜ್ಯಕ್ಕೆ ಇದರಿಂದ ಎಳೆಪಟ್ಟಾದರೂ ಪ್ರಯೋಜನ ಉಂಟೇ? ಮಹಮದಾಲಿಯವರು ತಾನಾಗಿ ತಪ್ಪಿ—ತಪ್ಪಿನ ಮೇಲೆ ತಪ್ಪು ಮಾಡಿ ಪ್ರಾಣಕ್ಕೆ ಆಪತ್ತು ತಂದುಕೊಂಡರು ಇದರಲ್ಲಿ ಯಾರ ತಪ್ಪು ಏನಿದೆ? ಘಾತಿಮಳು ತಾನಾಗಿ ನರಕದಲ್ಲಿ ಧುಮುಕಿದಳು ಅದಕ್ಕೆ ಯಾರೇನು ಮಾಡಲಾದೀತು? ಅಲ್ಲಿಂದ ಬಂದು ಈ ರಾಜಸಭೆಯಲ್ಲಿ ಅಗ್ನಿಕುಂಡದಲ್ಲಿ ಹಾಕಿದಳು ನಾನೇನು ಮಾಡಬಲ್ಲೆ ಹೀಗೆ ಆಲೋಚನೆ ಮಾಡುತ್ತಿದ್ದನು ಆದರೇನು, ಅವನ ಮನಸ್ಸಿಗೆ ಶಾಂತಿ ಇರಲಿಲ್ಲ ತನ್ನ ದೇನೂ ತಪ್ಪಿಲ್ಲವೆಂದು ನೂರು ಬಾರಿ ಅಂದುಕೊಂಡರೂ ನಡೆದ ಘಟನೆಗಳೆಲ್ಲಾ ವಿಪರೀತವಾದವುಗಳೆಂದು ಅವನಿಗೆ ಚಿಂತೆ ಅವನಿಗೆ ಎಲ್ಲವೂ ಶೂನ್ಯವಾಗಿ ತೋರಲಾರಂಭಿಸಿತು. ಎಷ್ಟೋ ಪ್ರಯತ್ನಪಟ್ಟನು. ನಿದ್ರೆ ಹತ್ತಲಿಲ್ಲ. ರಾತ್ರಿ ಭೋಜನಕ್ಕೆ ಏಳಲೇ ಇಲ್ಲ.

ಸುಮಾರು ರಾತ್ರಿ ಹನ್ನೊಂದು ಘಂಟೆಯ ಹೊತ್ತಿರಬಹುದು ಮಹಮದಾಲಿಯವರು ಇಷ್ಟು ಹೊತ್ತಿಗೆ ಪರಲೋಕಪ್ರವಾಸ ಮಾಡಿರಬಹುದು ಎಂದು ಚಿಂತಿಸುತ್ತಿದ್ದನು. ಯಾರೋ ಕುದುರೆಯನ್ನು ದೌಡಾಯಿಸುತ್ತ ಬಂದರು. ಕುದುರೆಯ ಖುರಪುಟವು ಸುಲ್ತಾನರಿಗೆ ಕೇಳಿಸಿತು ಕುದುರೆಯಿಂದ ಇಳಿದವಳು ಹೆಂಗಸು. ಅವಳು—ಸುಲ್ತಾನರ ಅಂತರ್ಗೃಹಕ್ಕೆ ಹೋಗಬೇಕೆಂದು ಹೇಳಿದಳು. ಸಹರಿಯವರು ಬಿಡಲಿಲ್ಲ.

ಅವಳು ಅವಸರ ಅವಸರದಿಂದ “ಸುಲ್ತಾನರನ್ನೆ ಬ್ಬಿಸಿ” ಎಂದು ಹೇಳಿದಳು ಯಾರೂ ಎಬ್ಬಿಸಲು ಸಾಧ್ಯವಿಲ್ಲವೆಂದು ಉತ್ತರ ಕೊಟ್ಟರು ಅವಳು “ನಾನೇ ಕೂಗಿಕೊಳ್ಳುತ್ತೇನೆ” ಎಂದಳು

“ಕೂಗಿದರೆ ಹಿಡಿದು ಬೈದಿನಲ್ಲಿಡುತ್ತೇನೆ ಹೆಂಗಸಾಗಿ ಎಷ್ಟು ಧೈರ್ಯವೇ ನಿನಗೆ. ಈ ಮಧ್ಯರಾತ್ರಿಯಲ್ಲೇನು ಕೆಲಸ ಸುಲ್ತಾನರನ್ನೆ ಬ್ಬಿಸಬೇಕಂತೆ ಇವಳೇ ಕೂಗುತ್ತಾಳಂತೆ. ಕಬರದಾರ್!” ಎಂದು ಹೆದರಿಸಿದನು

ಹೆಂಗಸು ಆಸಡ್ಡೆಯಿಂದ ಕೇಕೆ ಹಾಕಿ ನಕ್ಕಳು.

ಇದನ್ನು ಟಿಪ್ಪುಸುಲ್ತಾನನು ಒಳಗಿನಿಂದ ಕಿವಿಗೊಟ್ಟು ಕೇಳುತ್ತಿದ್ದನು. ಅವನು ಆ ಧ್ವನಿಯನ್ನು ಹಿಂದೆ ಕೇಳಿದ್ದನು, ಅದೇ ನಗುವನ್ನು ಕೇಳಿದ್ದನು ಅದು ಜ್ಞಾಪಕಕ್ಕೆ ಬಂತು ತಟ್ಟನೆದ್ದು ಹೊರಗೆ ಬಂದನು. ಬಂದು ಆ ಹೆಂಗಸಿನ ಕೈ ಹಿಡಿದುಕೊಂಡು, “ರಾಧಾರಾಣಿಯವರೇ ದಯಮಾಡಿಸಿ!” ಎಂದು ತನ್ನ ಗುಡಾರ ದೊಳಗೆ ಕರೆದುಕೊಂಡು ಹೋದನು. ಅಲ್ಲಿ ಅವಳನ್ನು ಆಸನದಮೇಲೆ ಕೂಡಿಸಿದನು.

ರಾಠಿಯು ಗಾಬರಿಯಾಗಿ, “ಇಂದು ಸಾವಧಾನವಾಗಿ ಮಾತನಾಡಲು ಆಸ್ತದ

ವಿಲ್ಲ. ದೌಲತ್‌ರಾಣಿಯವರ ಪ್ರಾರ್ಥನೆಯ ಮೇಲೆ ನಾನು ತಮ್ಮ ಶಿಬಿರಕ್ಕೆ ಬಂದಿ ದ್ದೇನೆ. ಇಂದೇ ತಮಗೆ — ದೌಲತ್‌ರಾಣಿಯವರ ಭೇಟಿ ಮಾಡಿಸುತ್ತೇನೆ. ಅವರು ತಮ್ಮಲ್ಲಿ ಒಂದು ಪ್ರಾರ್ಥನೆ ಮಾಡುತ್ತಾರೆ ಅದನ್ನು ಸಲ್ಲಿಸಿಕೊಡಬೇಕು. ದಿವಾನ್ ಮಹಮದಾಲಿಯವರನ್ನು ಬಿಡುಗಡೆ ಮಾಡಬೇಕು ಬಿಡುಗಡೆ ಮಾಡದಿದ್ದರೂ, ಇಂದು ಅವರನ್ನು ವಧೆ ಮಾಡಕೂಡದು ನಾಳೆಯದಿನ ಬಡಾಫಕೀರರು ಬರುತ್ತಾರೆ. ಅವರು, ಮಹಮದಾಲಿಯವರು ಅಪರಾಧಿಗಳೆಂದು ತೀರ್ಮಾನಿಸಿದರೆ ಶಿಕ್ಷೆ ಮಾಡ ಬಹುದು ಇದು ದೌಲತ್‌ರಾಣಿಯವರು ತಮ್ಮಲ್ಲಿ ಮಾಡುವ ಯಾಚನೆ!” ಎಂದಳು

“ರಾಧಾರಾಣಿಯವರೇ! ತಪ್ಪು ಸಿಮ್ಮದು ಅಪರಾಧವು ದೌಲತ್‌ರಾಣಿ ಯದು ಎಲ್ಲರಿಗಿಂತ ಹೆಚ್ಚು ಬಡಾಫಕೀರರದು. ಅವರು ಮೊದಲೇ ಏಕೆ ಆಜ್ಞೆ ಮಾಡ ಲಿಲ್ಲ. ದೌಲತ್‌ಗಳು ಮಧ್ಯಾಹ್ನವೇ ಏಕೆ ಹೇಳಿಕಳುಹಿಸಲಿಲ್ಲ. ನೀವು ಸಂಧ್ಯಾಕಾಲವೇ ಏಕೆ ಬರಲಿಲ್ಲ ಹನ್ನೊಂದು ಗಂಟೆಗೆ ಸರಿಯಾಗಿ ಮಹಮದಾಲಿಯವರಿಗೆ ಘೋರ ವಿಷವನ್ನು ಕೊಟ್ಟು ಕೊಲ್ಲುವಂತೆ ಆಜ್ಞೆ ಯಾಗಿದೆ”

ರಾಧೆಯು ನಡುಗುತ್ತಾ “ಏಳಿರಿ, ಹನ್ನೊಂದು ಇನ್ನೂ ಹೊಡೆದಿಲ್ಲ. ನಮ್ಮ ಕಾರ್ಯಗಳ ನಡುವೆ ಭಗವಂತನ ಸೂತ್ರವು ಇದೆ ಅವನೇನಾದರೂ ಉಳಿಸುತ್ತಾನೋ ನೋಡೋಣ.” ಎಂದಳು

ಟಿಪ್ಪೂಸುಲ್ತಾನನು ಎದ್ದು ಹೊರಟನು. ಹೊರಗೆ ಬಂದು ಕುದುರೆಯನ್ನೇರಿ ದನು. ರಾಧೆಯೂ ಕುದುರೆಯನ್ನು ಹತ್ತಿ ಚಪ್ಪರಿಸಿದಳು ಕುದುರೆಗಳು ವಾಯು ವೇಗದಿಂದ ಮಹಮದಾಲಿಯವರನ್ನು ಬಂಧನದಲ್ಲಿಟ್ಟಿದ್ದ ಸೈನ್ಯ ಶಿಬಿರದ ಹತ್ತಿರ ಬಂದವು ಇಬ್ಬರೂ ಬಂಧನಾಗಾರದ ಬಾಗಿಲಿಗೆ ಇಳಿದುಬಂದರು

ಸಹರೆಯವರು ಖಾಸ್ ಸನ್ನಿಧಾನವು ಬಂದಿದ್ದು ನೋಡಿ, ಪರಾಕ್ ಹೇಳಿದರು.

ಒಳಗೆ ಮಹಮದಾಲಿಯು ದೇವರ ನಾಮವನ್ನು ಸ್ಮರಣೆ ಮಾಡುವುದು ಕೇಳಿ ಸಿತು. ರಾಧೆಯು—“ಇನ್ನೂ ಇಲ್ಲ, ಬದುಕಿದ್ದಾರೆ” ಎಂದಳು. ಇಬ್ಬರೂ—ಜೈಲಿನ ಬಾಗಿಲಿಗೆ ಹೋದರು ಸಹರೆಯವರೆಲ್ಲಾ ಸಡಗರದಿಂದ ದಾರಿಬಿಟ್ಟರು. ಜೈಲಿನ ಬಾಗಿಲು ತೆಗೆಯಿತು ಬಾಗಿಲು ತೆಗೆಯುವಷ್ಟರಲ್ಲಿ ಮಹಮದಾಲಿಯು—ವಿಷದ ಪಾತ್ರೆಯಿಂದ ವಿಷವನ್ನು ಪೂರ್ತಿಯಾಗಿ ಪಾನಮಾಡಿಬಿಟ್ಟನು “ಅಲ್ಲಾ ಹೋ. ಅಕ್ಬರ್” ಎಂದು ಕೂಗುತ್ತಾ ಪಾತ್ರೆಯನ್ನು ಬಿಬಿಡಿದನು. ಅಷ್ಟರಲ್ಲಿ ರಾಧೆಯು ಮುಂದೆ ಬಂದು ನಿಂತಳು

ಮಹಮದಾಲಿಯು ಗುರ್ತಿಸಿದನು. “ರಾಧಾರಾಣಿಯವರೇ, ಒಳ್ಳೆ ಸಮಯಕ್ಕೆ ಬಂದಿರಿ. ಎಲ್ಲರಿಗೂ ನನ್ನ ವಂದನೆಗಳು” ಎಂದು ಹೇಳಿ ಕಣ್ಣು ಮುಚ್ಚಿದನು, ನೆಲ ದಲ್ಲಿ ಉರುಳಿದನು.

ರಾಧಾರಾಣಿಯು ಗಟ್ಟಿಯಾಗಿ ಅಳತೊಡಗಿದಳು

ಮಹಮದಾಲಿಯು “ದಾಹ! ದಾಹ! ಎಂದು ಕೂಗಿದನು ಪರಿಚಾರಕರು ನೀರುತಂದರು. ರಾಧೆಯು ಕುಡಿಸಿದಳು ಮಹಮದಾಲಿಯ ಶರೀರವು ಒದ್ದಾಡಿತು ಸುಲ್ತಾನನು ಕಣ್ಣು ಎನ್ನಿಕ್ಕದೆ ನೋಡುತ್ತ ನಿಂತಿದ್ದನು. ಬಡಾಫಕೀರರು ಜೈಲು ಖಾನೆಯನ್ನು ಪ್ರವೇಶಿಸಿದರು ಹೋಗಿ ಮಹಮದಾಲಿಯ ತಲೆಯನ್ನು ತೊಡೆಯ ಮೇಲಿಟ್ಟುಕೊಂಡು, ಮುಖದಮೇಲೆ ಮುಖವನ್ನಿಟ್ಟು ಚುಂಬಿಸಿದರು. ಪ್ರಾಣವು ಖಾರಿಹೋಯಿತು ಬಡಾಫಕೀರರ ಕಣ್ಣುಗಳಲ್ಲಿ ತಟತಟನೆ ನೀರು ಸುರಿಯಿತು.

ಸುಲ್ತಾನನು ಎಲ್ಲವನ್ನೂ ನೋಡುತ್ತಾ ಕಲ್ಲುಕಂಬದಂತೆ ನಿಂತಿದ್ದನು.

ಬಡಾಫಕೀರರು “ರಾಧಾರಾಣಿಯವರೇ! ತಾವು ನನಗೊಂದು ಉಪಕಾರವನ್ನು ಮಾಡಬಲ್ಲರಾ?” ಎಂದರು.

ರಾಧೆಯು “ಫಕೀರಜೀ! ಅಪ್ಪಣೆಯಾಗಲಿ” ಎಂದಳು

“ಈ ಪುಣ್ಯಾತ್ಮನ ಶರೀರವನ್ನು ನಗರದಲ್ಲಿ ಗೋರಿ ಮಾಡಿಸಬೇಕು ಮಹಮದಾಲಿಯವರ ಬೇಗಂ ಸಾಹೇಬಳನ್ನು ಪತ್ತೆಮಾಡಿಸಿ ಕೊಡಬೇಕು”

“ಅಪ್ಪಣೆ!”

ಬಡಾಫಕೀರರು ಮಹಮದಾಲಿಯವರ ತಲೆಯನ್ನು ಕೆಳಗಿಟ್ಟು ಎದ್ದು ನಿಂತರು. —ಎರಡು ಹೆಜ್ಜೆ ಮುಂದೆ ಇಟ್ಟರು. ಸುಲ್ತಾನನು ಬಂದು ಸಲಾಂ ಮಾಡಿದನು

ಬಡಾಫಕೀರರು ಮಾತನಾಡಲಿಲ್ಲ. ಸುಲ್ತಾನನು ಅವರ ಕಾಲಿಗೆ ಬಿದ್ದು ಕ್ಷಮಾ ಪ್ರಾರ್ಥನೆ ಮಾಡಿದನು.

ಫಕೀರನು—“ಸುಲ್ತಾನರೇ! ನಾನು ಕ್ಷಮಿಸುತ್ತೇನೆ ಈ ಲೋಕವು ನಿಮ್ಮನ್ನು ಕ್ಷಮಿಸದು. ಅಲ್ಲಾನ ಮುಂದೆ ನೀವು ನಿಮ್ಮ ತಪ್ಪನ್ನು ಒಪ್ಪಿಕೊಳ್ಳಲೇಬೇಕಾಗುವುದು ಈ ತಪ್ಪು ಮಹಾಪುರುಷನಾದ ಮಹಮದಾಲಿಯದು ಅವನು ವಿರಕ್ತ ಪುರುಷ! ದೇವರಭಕ್ತ! ಅವನಿಗೇಕೆ ದಿವಾನಗರಿ? ಅವನಿಗೇಕೆ ಯುದ್ಧವಿಗ್ರಹಗಳು? ಅವನು ದಾರಿಕಾಣದೆ ಅಲೆಯುತ್ತಿದ್ದನು ದೇವರು ದಾರಿ ತೋರಿಸಿ, ಕರೆದುಕೊಂಡನು. ನೀವು ಕೊಲ್ಲಬೇಕೆಂದರೆ ಕೊಲ್ಲಲಾದೀತೆ? ಈಗ ಮಹಮದಾಲಿಯವರನ್ನು ಬದುಕಿಸಬೇಕೆಂದೇ ಇಲ್ಲಿಗೆ ಓಡಿಬಂದಿರಿ! ಬದುಕಿಸುವುದು ನಿಮ್ಮಿಂದ ಸಾಧ್ಯವಾಯಿತೆ? ಸಾವು ಬದುಕುಗಳು—ಆ ಭಗವಂತನ ಅಧೀನ!” ಎಂದುಹೇಳಿ ಹೊರಟು ಹೋದನು

ಅಲ್ಲಿ ರಾಧಾರಾಣಿಯೂ ಸುಲ್ತಾನನು ಹೊರತಾಗಿ ಮತ್ತಾರೂ ಇರಲಿಲ್ಲ ಅವರಿಬ್ಬರೂ ಮಹಮದಾಲಿಯ ಶವವನ್ನು ಎತ್ತಿ ಮಂಚದ ಮೇಲೆ ಮಲಗಿಸಿದರು. ರಾಧಾರಾಣಿಯು ಹೊರಟಳು. ಅವಳನ್ನು ಅನುಸರಿಸಿ ಸುಲ್ತಾನನೂ ಹೊರಟನು.

ಶಿಬಿರದಿಂದ ಹೊರಗೆ ಬರುತ್ತಲೇ—“ರಾಧಾರಾಣಿ ! ನೀವೆಲ್ಲಿಗೆ ಹೋಗುವಿರಿ ?” ಎಂದು ಸುಲ್ತಾನನು ಕೇಳಿದನು.

“ಸುಲ್ತಾನ ! ನಾನು ಘಾತಿಮಾಬೇಗಂಗಳನ್ನು ಹುಡುಕುವುದಕ್ಕೆ ಹೋಗುತ್ತೇನೆ”

“ಈ ನಿಶಿರಾತ್ರಿಯಲ್ಲಿ ನೀವೆಲ್ಲಿ ಹುಡುಕುತ್ತೀರಿ ? ನಾನು ಬಂದು ಘಾತಿಮಗಳನ್ನು ಪತ್ತೆ ಮಾಡಿಸಿ ಕೊಡುತ್ತೇನೆ.” ಎಂದು ಹೇಳಿ ಸುಲ್ತಾನನೂ ಹೋದನು ವಧ್ಯ ಮರದ ಹತ್ತಿರ ಹೋಗಿ, ಆ ಗುಡಿಸಲಿನ ಹತ್ತಿರ ನೋಡಿದನು ಕರೀಮನ ಶವವು ಬಾಗಿಲಲ್ಲಿ ಬಿದ್ದಿತ್ತು ಗುಡಿಸಲಿನೊಳಗೆ ಹೋಗಿ ನೋಡಿದನು. ಶೂನ್ಯವಾಗಿತ್ತು.

“ದೇವಿ ! ಯಾರೋ ಕಳ್ಳರು ಘಾತಿಮಾಬೇಗಂರವರನ್ನು ಅಪಹರಿಸಿಕೊಂಡು ಹೋಗಿದ್ದಾರೆ” ಎಂದು ಸುಲ್ತಾನನು ಹೇಳಿದನು

“ಇನ್ನು ನೀವು ಹುಡುಕಲಾರಿರಿ ! ನಾನು ಹುಡುಕಿಕೊಂಡು ಬರುತ್ತೇನೆ” ಎಂದು ಹೇಳಿ ಸುಲ್ತಾನನನ್ನು ಶಿಬಿರಕ್ಕೆ ಕಳಿಸಿ—ತಾನು ಏಕಾಕಿನಿಯಾಗಿ ಶಿಬಿರಕ್ಕೆ ಹೊರಟಳು

ಕಾಡಿನಲ್ಲಿ ದೇವಾಲಯದ ಬಳಿ ಮನುಷ್ಯರು ಮಾತನಾಡುವ ಸದ್ದು ಕೇಳಿಸಿತು ಕುದುರೆಯ ಕಾಲು ಸದ್ದು ಕೇಳಿ, ಶಿದ್ದಿಗಳು ಹೆದರಿದರು ರಾಧೆಯು ದೇವಾಲಯದ ಹತ್ತಿರ ಹೋಗಿ ಕುದುರೆಯನ್ನು ನಿಲ್ಲಿಸಿದಳು ಕುದುರೆಯ ಮೇಲೆ ಬಂದಿರುವವಳು ಹೆಂಗಸೆಂದು ತಿಳಿದು, ಶಿದ್ದಿಗಳು ಧೈರ್ಯದಿಂದ ಬಂದು “ನೀನಾರು ? ಇಲ್ಲಿ ಗೇಕೆ ಬಂದೆ ? ಹೊರಟು ಹೋಗು !” ಎಂದು ಗದ್ದರಿಸಿದರು.

ರಾಧೆಯು ನಗುತ್ತಾ, “ಈ ದೇವಾಲಯವು ನನ್ನದು ! ನೀವು ಒಳ್ಳೇಮಾತಿನಲ್ಲಿ ಹೊರಟುಹೋಗಿರಿ ಇಲ್ಲದಿದ್ದರೆ ಪ್ರಾಣಕ್ಕೆ ಸಂಚಕಾರ ಬಂದೀತು” ಎಂದಳು.

ಶಿದ್ದಿಗಳು “ಹೆಂಗಸು, ಹಿಂದೂ ಹೆಂಗಸು. ‘ಉಘ್’ ಎಂದರೆ ಹಾರಿಹೋಗುವ ಹಾಗಿದ್ದಾಳೆ. ಭಯವಿಲ್ಲದೆ ನನ್ನೊಡನೆ ಮಾತನಾಡುತ್ತಾಳೆ” ಎಂದು ಹಾಸ್ಯಮಾಡಿದರು “ನೋಡಿರಿ, ಅಮ್ಮನವರೇ ! ಒಳಗೊಬ್ಬ ಅಮ್ಮನವರು ಇದ್ದಾರೆ ಅವರು ಮುಸಲ್ಮಾನರು, ನೀವು ಹಿಂದೂಗಳು ನಿಮ್ಮನ್ನೂ ಹಿಡಿದು ಒಳಗೆ ಕೂಡುತ್ತೇವೆ. ನಮಗೆ ಜೆಚ್ಚು ದುಡ್ಡು ಸಿಕ್ಕುತ್ತೆ” ಎಂದರು

ರಾಧೆಯು “ಒಳಗಿರುವವರು ಯಾರು ? ಧೈರ್ಯವಾಗಿ ನಿನ್ನ ಹೆಸರು ಹೇಳು” ಎಂದು ಕೂಗಿದಳು

“ನನ್ನ ಹೆಸರು ಘಾತಿಮಾ ! ಘಾತಿಮಾ !”

“ನೀವು ಕರೀಮನನ್ನು ಕೊಂದು ಈ ಹೆಂಗಸನ್ನು ಇಲ್ಲಿ ತಂದಿಟ್ಟಿದ್ದೀರೋ?” ಎಂದು ಘಾತುಕರನ್ನು ಹೆದರಿಸಿದಳು.

“ಕರೀಮನನ್ನು ಕೊಂದವರು ನಾವಲ್ಲ. ಈ ಹೆಂಗಸನ್ನು ತಂದವರು ನಾವು.”

“ಈ ಹೆಂಗಸನ್ನೇಕೆ ಇಲ್ಲಿಗೆ ತಂದು ಮುಚ್ಚಿಟ್ಟಿದ್ದೀರಿ?”

“ನಮ್ಮ ಸುಲ್ತಾನರ ಅಪ್ಪಣೆಯಂತೆ!”

“ಸುಳ್ಳು! ಸುಲ್ತಾನರು ಹೆಂಗಸನ್ನು ಕದಿಯುವ ಕಳ್ಳರಲ್ಲ ನಿಮ್ಮ ನಾಲಿಗೆ ಯನ್ನು ಸೀಳಿಸುತ್ತೇನೆ”

“ಎಷ್ಟು ಉದ್ದ ಉದ್ದದ ಮಾತುಗಳನ್ನಾಡುತ್ತೀಯೇ ನೀನು? ಒಂದುಕೈಯಿಂದ ಹಿಸುಕಿದರೆ ಚೆಟ್ಟಿಯಾಗಿ ಹೋಗುತ್ತಿ” ಎಂದು ಹೇಳುತ್ತಾ ಒಬ್ಬನು ಕುದುರೆಯ ಕಡಿ ಪಾಣವನ್ನು ಹಿಡಿಯುವುದಕ್ಕೆ ಹೋದನು ಮತ್ತೊಬ್ಬನು ರಾಧೆಯ ಕಾಲು ಹಿಡಿದು ಎಳೆಯುವುದಕ್ಕೆ ಹೋದನು ರಾಧೆಯು ಕುದುರೆಯನ್ನು ಕಾಲಿನಿಂದ ತಿವಿದಳು. ಕುದುರೆಯು ಹಾರಿ ಒಬ್ಬನ ಮೇಲೆ ಬಿತ್ತು. ಅವನು ನೆಲದಮೇಲೆ ಬೀಳುವಷ್ಟರಲ್ಲಿ ರಾಧೆಯು ಕತ್ತಿಯನ್ನು ಬೀಸಿದಳು ಅವನ ತಲೆಯು ನೆಲದವೇಲೆ ಕಳಚಿ ಬಿತ್ತು. ಉಳಿದ ಮೂವರು ಸರಿದು ನಿಂತರು ದೂರದಿಂದ ಕಲ್ಲುಗಳನ್ನು ಬೀಸಲಾರಂಭಿಸಿದರು ಕ್ಷಣಾರ್ಧದಲ್ಲಿ ರಾಧೆಯು ಕುದುರೆಯನ್ನು ಹಾರಿಸಿ ಮತ್ತೊಬ್ಬನನ್ನು ಆಕ್ರಮಣಮಾಡಿ ದಳು. ಅವನು ಕುದುರೆಯ ಕಾಲಿಗೆ ಸಿಕ್ಕಿ ಕೂಗುತ್ತಾ ನೆಲದಲ್ಲಿ ಉರುಳಿದನು. ಮತ್ತಿಬ್ಬರು ಸ್ತಂಭೀಭೂತರಾಗಿ ನಿಂತರು.

ರಾಧೆಯು ಕೆಳಗಿಳಿದು ಅವರಿಬ್ಬರ ಮುಂದೆ ನಿಂತಳು “ನೀವು ಈಗ ಖೈದಿಗಳು. ಅತ್ತಿತ್ತ ಅಲುಗಿದರೆ—ಯಮನ ಪಟ್ಟಣಕ್ಕೆ ಕಳುಹಿಸುತ್ತೇನೆ” ಎಂದು ಹೇಳಿದಳು ಅವರು ನಡುಗುತ್ತ ನಿಂತರು. ಕುದುರೆಯ ಹಗ್ಗದಿಂದ ಅವರ ಕೈ ಕಟ್ಟಿ ಮರಕ್ಕೆ ಬಿಗಿದಳು. ದೇವಾಲಯದ ಬಾಗಿಲು ತೆಗೆದು “ಘಾತಿಮಾಬೇಗಂ, ನನ್ನೊಡನೆ ನಡೆ ಯಿರಿ” ಎಂದು ಹೇಳಿದಳು

ಘಾತಿಮಳು “ನೀನಾರು ತಾಯೆ? ಇಷ್ಟು ಚೆಕ್ಕ ವಯಸ್ಸಿನವಳಾದರೂ ಇಷ್ಟೊಂದು ಪರಾಕ್ರಮಶಾಲಿಯಾಗಿರುವೆ? ನಿನಗಿರುವ ಶಕ್ತಿಯು ನನಗಿದ್ದರೆ ಇಷ್ಟು ಪ್ರಮಾದವೇ ಆಗುತ್ತಿರಲಿಲ್ಲ ನೀನಾರು ಹೇಳು?” ಎಂದಳು.

“ಬೇಗಂಸಾಹೇಬ್, ನಾನಾರೆಂದು ಹೇಳಿದರೂ ಈಗ ಫಲವಿಲ್ಲ. ನಿನಗೆ ಗೊತ್ತಾಗುವುದಿಲ್ಲ ನೀವು ಯಾರೆಂಬುದನ್ನು ನಾನು ಬಲ್ಲೆ. ನಿಮ್ಮ ಅನ್ವೇಷಣೆಗಾಗಿಯೇ ನಾನು ಇಲ್ಲಿಗೆ ಬಂದೆ. ಸದ್ಯಕ್ಕೆ ನೀವು ನನ್ನ ಬಂದಿಗಳು. ನಾನು ಹೇಳಿದ ಹಾಗೆ ಕೇಳಬೇಕು. ಅಷ್ಟೆ.”

ಘಾತಿಮಳಿಗೆ ದಿಕ್ಕು ತೋಚದಾಯಿತು. ಈ ಘಾತುಕರ ಕೈಲಿರುವುದಕ್ಕಿಂತ ಈ ಪರಾಕ್ರಮಶಾಲಿಯಾದ ಹೆಂಗಸಿನ ಬಂದಿಯಾಗಿರುವುದು ಮೇಲು ಎಂದುಕೊಂಡು ಮುಂದೆ ಸರಿದಳು.

ರಾಧೆಯು “ಬೇಗಂಸಾಹೇಬ್, ತಮಗೆ ಕುದುರೆಯನ್ನು ಹತ್ತುವುದಕ್ಕೆ ಬರುತ್ತದೋ?” ಎಂದು ಕೇಳಿದಳು

ಘಾತಿಮಳು “ಬರುತ್ತದೆ” ಎಂದುತ್ತರವಿತ್ತಳು.

ರಾಧೆಯು ಕುದುರೆಯ ಮೇಲೆ ನೆಗೆದು ಹೆತ್ತಿದಳು. ಘಾತಿಮಳಿಗೆ ಕೈ ಕೊಟ್ಟು ಮೇಲಕ್ಕೆ ಎಳೆದುಕೊಂಡಳು. ಒಂದು ಕೈಯಿಂದ ಅವಳನ್ನು ಬಲವಾಗಿ ಹಿಡಿದು ಕೊಂಡಳು ಮತ್ತೊಂದು ಕೈಯಿಂದ ಕುದುರೆಯನ್ನು “ಕಾಳ, ನಡೆ” ಎಂದಳು. ಕುದುರೆಯು ಓಡಲಾರಂಭಿಸಿತು ರಾಧೆಯು ಮರಕ್ಕೆ ಕಟ್ಟಿದ್ದ ಸಿದ್ದಿಗಳ ಕಡೆಗೆ ತಿರುಗಿ “ನಿಮ್ಮ ಸುಲ್ತಾನರು ಬಂದರೆ-ರಾಧಾರಾಣಿಯವರು ಬಂದು ನಿಮ್ಮ ಷಿಕಾರಿಯನ್ನು ಅಪಹರಿಸಿಕೊಂಡು ಹೋದರೆಂದು ತಿಳಿಸಿ ಅವರದ್ದಿದ್ದರೆ ಅವರನ್ನು ಈ ಕುದುರೆಯ ಕಾಲಿಗೆ ಕಟ್ಟಿ ಎಳಕೊಂಡು ಹೋಗುತ್ತಿದ್ದೆ” ಎಂದು ಹೇಳಿ ಕಟಕಟನೆ ಹಲ್ಲು ಕಡಿದಳು

ಕುದುರೆಯು ಹೊರಟುಹೋಯಿತು

ಬಹಳ ಹೊತ್ತಾದ ಮೇಲೆ ಮಿರ್ ಸಾದಕನು ಒಂದು ಮ್ಯಾನಾ ತೆಗೆಸಿಕೊಂಡು ಬಂದನು ಆ ಕತ್ತಲಿನಲ್ಲಿ ದೇವಾಲಯದ ಮುಂದೆ ಒಂದು ಹೆಣ್ಣು ಕಾಲಿಗೆ ತಗುಲಿತು. ಅದನ್ನು ಬಗ್ಗಿ ನೋಡಿದನು. ಅದೊಬ್ಬ ಶಿದ್ದಿಯ ಹೆಣ್ಣು. ಮತ್ತೊಬ್ಬನು ಆರ್ತನಾದ ಮಾಡುತ್ತಾ ಹೆಣಗಾಡುತ್ತಿದ್ದನು. ಸಮಾಪದಲ್ಲಿ ಮರಕ್ಕೆ ಇಬ್ಬರನ್ನು ಕಟ್ಟಿತ್ತು. ಮಿರ್ ಸಾದಕನು ಹೋಗಿ ಬಿಚ್ಚಿದನು. ಅವರು ನಡೆದ ವಿದ್ಯಮಾನವನ್ನೆಲ್ಲಾ ಹೇಳಿದರು ನಾಲ್ವರು ಒಬ್ಬ ಹೆಂಗಸನ್ನು ಹಿಡಿಯಲಾರದೆ ಹೋದಿರಾ? ಎಂದು ಮೂದಲಿಸಿದನು. ಅವರಿಗೆ ದುಡ್ಡು ಕೊಟ್ಟು ಕಳುಹಿಸಿದನು ಅವರು ಆ ಮುಮೂರ್ಷು ಅವಸ್ಥೆಯಲ್ಲಿದ್ದ ಸ್ನೇಹಿತನನ್ನು ಹೊತ್ತುಕೊಂಡು ಶಿಬಿರಾಭಿಮುಖವಾಗಿ ಹೋದರು ಮಿರ್ ಸಾದಕನು ಆ ಮ್ಯಾನಾದವರಿಗೆ ಬಹಳ ದುಡ್ಡು ಕೊಡುವುದಾಗಿ ಒಪ್ಪಿಸಿ, ಅಲ್ಲಿಂದಲೇ ಶ್ರೀರಂಗಪಟ್ಟಣದ ಕಡೆಗೆ ಪ್ರಯಾಣ ಮಾಡಿದನು.

ರಾಧೆಯು ಸುಲ್ತಾನನ ಶಿಬಿರಕ್ಕೆ ಬಂದು ಇಳಿದಳು

ಬೇಗಂಸಾಹೇಬಳು “ರಾಣಿಯವರೇ, ನನ್ನನ್ನು ಪುನಃ ಈ ಶಿಬಿರಕ್ಕೆ ತಂದಿರಾ?” ಎಂದು ಕೇಳಿದಳು.

“ಬೇಗಂಸಾಹೇಬ್! ಈಗ ನೀವು ನನ್ನ ಬಂದಿ. ನನ್ನ ಷಿಕಾರಿ ಯಾರಿಗೂ ಭಯಪಡುವ ಕಾರಣವಿಲ್ಲ. ಧೈರ್ಯವಾಗಿರಿ” ಎಂದು ಹೇಳಿ ಸುಲ್ತಾನನ ಗುಡಾರಕ್ಕೆ ಹೋದಳು.

ಅಲ್ಲಿ ಸುಲ್ತಾನನು ಚಿಕ್ಕ ಹುಡುಗನಂತೆ ಅಳುತ್ತಾ ಹೊರಳಾಡುತ್ತಿದ್ದನು.

ರಾಧೆಯು “ಸುಲ್ತಾನರೇ, ನೀವು ಧೈರ್ಯಗಡಬೇಡಿರಿ. ನಿಮ್ಮ ತಪ್ಪೇನಿದೆ ? ನೀವು ನಿಮ್ಮ ದರ್ಬಾರಿನ ಪದ್ಧತಿಯಂತೆ ಎಲ್ಲವನ್ನೂ ಮಾಡಿದ್ದೀರಿ” ಎಂದು ಸಮಾಧಾನ ಮಾಡಿದಳು

ಅನಂತರ “ಸುಲ್ತಾನರೇ! ನಾನು ಘಾತಿಮಾಬೇಗಂರವರನ್ನು ಪತ್ತೆಮಾಡಿ ಕರೆತಂದಿದ್ದೇನೆ ಅವರನ್ನು ನನ್ನ ಜತೆಯಲ್ಲಿ ಕರೆದುಕೊಂಡು ಹೋಗಲು ಅಪ್ಪಣೆ ಕೊಡಿ” ಎಂದು ಬೇಡಿದಳು.

“ರಾಣಿಯವರೇ ನನ್ನ ಅಪ್ಪಣೆಯೇಕೆ ?”

“ರಾಜಯೋಗ್ಯವಾದ ಮ್ಯಾನ ಬೇಕು. ಯಾರೂ ಕಳ್ಳರು ಬಂದು ಮೇಲೆಬೀಳದಂತೆ ಬಂದೋಬಸ್ತು ಬೇಕು. ಈ ಶಿಬಿರದಲ್ಲಿರುವ ಘಾತಿಮಳ ವಸ್ತ್ರಾಭರಣಗಳು ಬೇಕು ಅದೆಲ್ಲಾ ತಮ್ಮ ಅಪ್ಪಣೆಯಿಲ್ಲದೇ ನಮ್ಮಂಥಾ ಭಿಕ್ಷಾರಿಗಳಿಗೆ ಹೇಗೆ ದೊರೆಯಬೇಕು ?”

“ರಾಣಿಯವರೇ! ತಾವು ನನ್ನನ್ನು ಅಪಹಾಸ್ಯ ಮಾಡುತ್ತೀರೋ ? ಪರೀಕ್ಷೆ ಮಾಡುತ್ತೀರೋ ? ತಿಳಿಯುವ ಹಾಗಿಲ್ಲ ಹೇಗೂ ಈಗ ನಾನು ತಮ್ಮ ಆಜ್ಞಾಧಾರಕ. ಎಲ್ಲವನ್ನೂ ಏರ್ಪಾಡು ಮಾಡಿಕೊಡುತ್ತೇನೆ. ನಾನೊಮ್ಮೆ ಘಾತಿಮಾಬೇಗಂರವರನ್ನು ನೋಡಿ ಕ್ಷಮಾ ಪ್ರಾರ್ಥನೆ ಮಾಡಬೇಕೆನ್ನಿಸುತ್ತದೆ. ಅಪ್ಪಣೆ ಕೊಡುವಿರಾ ?”

“ಇಲ್ಲ! ತಾವು ಯಾರಿಗೂ ತಲೆಬಾಗಕೂಡದು. ನಾಳೆ ದಿನ ಸಂಧ್ಯಾಕಾಲ ಸೋನಾ ಮಹಲಿಗೆ ಬನ್ನಿರಿ ತಾವು ಘಾತಿಮಾಬೇಗಂರವರನ್ನು ಅಲ್ಲೇ ನೋಡಬಹುದು. ದೌಲತ್‌ರಾಣಿಯವರನ್ನು ಭೇಟಿ ಮಾಡಬಹುದು”

ಸುಲ್ತಾನನು ಭಕ್ತಿಯವರನ್ನು ಕರೆಸಿ, ಈ ರಾಧಾರಾಣಿಯವರು ಹೇಳುವ ಎಲ್ಲಾ ಏರ್ಪಾಡುಗಳನ್ನೂ ಮಾಡಿಸಿಕೊಡಬೇಕೆಂದು ಅಪ್ಪಣೆ ಮಾಡಿದನು ರಾಧಾರಾಣಿಯ ದಿನಾನರ ಗುಡಾರದಲ್ಲಿದ್ದ ಬೇಗಂಸಾಹೇಬಳ ವಸ್ತ್ರಾಭರಣಗಳನ್ನೂ, ನಗನಾಣ್ಯಗಳನ್ನೂ, ಸೇವಕಿಯರನ್ನೂ, ಸಾಗಿಸಲು ಏರ್ಪಾಡುಮಾಡಿದಳು. ಎಲ್ಲವನ್ನೂ ಮುಂಚೆ ಕಳುಹಿಸಿದಳು. ಮ್ಯಾನಾ ಸಿದ್ಧವಾಯಿತು ಬೇಗಂಸಾಹೇಬಳಿಗೆ ಮ್ಯಾನಾ ಹತ್ತುವಂತೆ ಅಪ್ಪಣೆ ಮಾಡಿದಳು. ಆವಳು ಹತ್ತಿ ಕುಳಿತಳು ರಾಧೆಯು ಕುದುರೆಯ ಮೇಲೆ ಕುಳಿತು, ಮ್ಯಾನಾ ಜೊತೆಯಲ್ಲಿ ನಡೆದಳು ಶಿಬಿರವನ್ನು ದಾಟುವಷ್ಟರಲ್ಲಿ ಬೇಗಂಸಾಹೇಬಳು “ರಾಣೀಸಾಹೇಬ್, ಈ ಶಿಬಿರದ ಬಂದಿಖಾನೆಯಲ್ಲಿ ಮಹಮದಾಲಿಯವರಿದ್ದಾರೆ. ದಯವಿಟ್ಟು ನನಗೊಮ್ಮೆ ಅವರ ಚರಣದರ್ಶನವನ್ನು ಮಾಡಿಸಲಾರಾ ?” ಎಂದು ಬೇಡಿದಳು

ರಾಧೆಯು “ಮಾಡಿಸುತ್ತೇನೆ. ಈಗ ಉಸರೆತ್ತಬೇಡ—ನಡೆ” ಎಂದು ಗದ್ದರಿಸಿದಳು

ಬೇಗಂಸಾಹೇಬಳು ಮೌನವಾಗಿ ಮ್ಯಾನಾದಲ್ಲಿ ಕುಳಿತಳು ಮ್ಯಾನಾ ನಗರದ ಕಡೆಗೆ ಹೋಯಿತು.

ನಗರದಿಂದ ರಾಜಮರ್ಯಾದೆಯೊಡನೆ ಪಲ್ಲಕ್ಕಿಯು ಸುಲ್ತಾನರ ಶಿಬಿರಕ್ಕೆ ಬಂತು ಅದರಲ್ಲಿ ಮಹಮದಾಲಿಯವರ ಶವವನ್ನು ಅಲಂಕರಿಸಿಟ್ಟು ನಗರಕ್ಕೆ ಸಾಗಿಸಿದರು ಬಲು ನೈಫವದಿಂದ ಶವವನ್ನು ದರಿಯಾಬಾಗಿನಲ್ಲಿ ಗೋರೀಮಾಡಿಸಿದರು. ಆ ಗೋರಿಯ ಮೇಲೆ ಒಂದು ತಳಿರು ಚಪ್ಪರವು ಹಾಕಲ್ಪಟ್ಟಿತ್ತು ಆ ಚಪ್ಪರದಲ್ಲಿ ಬಡಾಫಕೀರರು ಕುಳಿತಿದ್ದರು ಅವರು ಘಾತಿಮಾಬೇಗಂವರಿಗೆ ಹೇಳಿಕಳಿಸಿದರು.

ರಾಧೆಯು ಅವಳನ್ನು ಕರೆತಂದಳು.

ಬಡಾಫಕೀರರು ಘಾತಿಮಳನ್ನು ಕುರಿತು “ಮಗಳೇ, ನೀನು ಆಮರಣಾಂತ ಈ ಗೋರಿಯನ್ನು ಸೇವಿಸುತ್ತಿರು ನಿನ್ನ ಪಾಪವು ಪರಿಹಾರವಾಗುವುದು” ಎಂದು ಆಜ್ಞೆ ಮಾಡಿದರು.

ಘಾತಿಮಳು ಕಣ್ಣೀರುಗರೆಯುತ್ತಾ ನಿಂತಿದ್ದಳು

ಬಡಾಫಕೀರರು ಅವಳ ತಲೆಯ ಮೇಲೆ ಕೈಯಿಟ್ಟು ಆಶೀರ್ವದಿಸಿದರು. ತಮ್ಮ ಬೆರಳಿನಿಂದ ಆ ಗೋರಿಯ ಮೇಲೆ “ಮೈಸೂರಿನ ಖಡ್ಗ” ಎಂದು ಬರೆದರು. ತಮ್ಮ ಕಂಬಳಿಯನ್ನು ಆ ಗೋರಿಯಮೇಲೆ ಹೊದಿಸಿ, ಆ ಗೋರಿಯನ್ನು ಮುಟ್ಟಿ ಕಣ್ಣಿಗೊತ್ತಿಕೊಂಡು—ಆ ಮೃತ್ತಿಕೆಯನ್ನು ತಲೆಯಮೇಲಿಟ್ಟು ಕೊಂಡು ಹೊರಟರು.

ಅಷ್ಟರಲ್ಲಿ ದೌಲತ್ತಳೂ, ರಾಧೆಯೂ, ಕೃಷ್ಣವೇಣಿಯೂ,—ಬಂದು ವಂದಿಸಿದರು. ಅವರನ್ನು ಬಡಾಫಕೀರರು ಹರಸಿದರು. ಬಡಾಫಕೀರರ ಎರಡು ಕಣ್ಣುಗಳಲ್ಲಿಯೂ ನೀರು ಸುರಿಯುತ್ತಿತ್ತು

ರಾಧೆಯು—“ದಾದಾ! ನೀವೇಕೆ ಪಾಮರರಂತೆ ಅಳುತ್ತೀರಿ?” ಎಂದಳು.

ಬಡಾಫಕೀರರು “ತಾಯೇ! ನಾನೂ ನಿಮ್ಮಂತೆ ಮಾನವಪ್ರಾಣಿ ನಾನು ಮಹಮದಾಲಿಗಾಗಿ ಅಳುವುದಿಲ್ಲ ಅವನು ಅಲ್ಲಾನ ಲೋಕದಲ್ಲಿ ನಗುತ್ತಿದ್ದಾನೆ. ಈ ಲೋಕದಲ್ಲಿರುವ ಪಾಪಿಗಳಿಗಾಗಿ, ಅತ್ಯಾಚಾರಿಗಳಿಗಾಗಿ ಅಳುತ್ತೇನೆ” ಎಂದು ಹೇಳಿ ಹೊರಟು ಹೋದರು.

ಅವರಿಗೆ ಹೋದರೋ ಯಾರಿಗೂ ಗೊತ್ತಿಲ್ಲ. ಅಂಥಾ ಮಹಾಪುರುಷರು ಭೂಮಿಗೆ ಬರುವುದಿಲ್ಲವೆಂದರೇನು? ಬರುತ್ತಾರೆ. ಆಗಾಗ ಬರುತ್ತಾರೆ.

ಪುನರ್ದರ್ಶನ

ಟಿಪ್ಪಣಿಸುಲ್ತಾನನ ಶಿಬಿರವು ಇಂದು ಪ್ರಶಾಂತವಾಗಿದೆ. ಈ ಶಾಂತಿಯು ಉತ್ಸಾಹ ಸಂತೋಷಭರಿತವಾದ ಸುಖಶಾಂತಿಯಲ್ಲ ಸಮುದ್ರದಂತಹ ಗಂಭೀರ ಶಾಂತಿಯಲ್ಲ ಇದು ಸ್ಮಶಾನಶಾಂತಿ ಸೈನಿಕರ ಹೃದಯಗಳು ದಿಕ್ಕೆಟ್ಟಂತೆ ತಲ್ಲಣಿಸುತ್ತಿವೆ ಸರದಾರರೆಲ್ಲರೂ ಭಯಭೀತರಾಗಿದ್ದಾರೆ ಒಬ್ಬರೊಡನೊಬ್ಬರು ಧೈರ್ಯವಾಗಿ ಮಾತನಾಡುತ್ತಿಲ್ಲ. ಸರ್ವತ್ರ ಮೌನ ಆದರೆ ಮನೋರಾಜ್ಯದಲ್ಲಿ ಪ್ರಬಲವಾದ ಕೋಪಿ ಮಂತ್ರಿಗಳು, ಸೇನಾನಾಯಕರು, ಖಾಜಿಗಳು ಎಲ್ಲರ ಮನಸ್ಸಿನಲ್ಲಿಯೂ ದ್ವಂದ್ವ ಸರಿ, ತಪ್ಪು, ಸರಿ, ತಪ್ಪು ಎಂದು ಎಲ್ಲರ ಮನಸ್ಸೂ ಬಡಿದುಕೊಳ್ಳುತ್ತಿದೆ. ಪಹರೆಯವರು, ನೌಕರರು, ಅಧಿಕಾರಿಗಳು ಎಲ್ಲರೂ ಸೂತ್ರದ ಬೊಂಬೆಯಂತೆ ತಮ್ಮ ತಮ್ಮ ಕೆಲಸಗಳನ್ನು ಮಾಡುತ್ತಿದ್ದಾರೆ ಎಲ್ಲರ ಮನಸ್ಸೂ ದುಃಖಸಾಗರದಲ್ಲಿ ಮುಳುಗಿದೆ. ಯಾರೇನು ಮಾಡಬಲ್ಲರು ? ಟಿಪ್ಪಣಿಸುಲ್ತಾನನ ಅಪ್ರತಿಹತವಾದ ಅಧಿಕಾರ

ಸುಲ್ತಾನನಾದರೂ ಸುಖಿಯಾಗಿದಾನೇನು ? ಇಲ್ಲ, ಸರ್ವಥಾ ಇಲ್ಲ ಸುಲ್ತಾನನು ಪ್ರಾತರ್ವಿಧಿಗಳನ್ನು ಪೂರೈಸಿಕೊಂಡು ಡೇರೆಯಿಂದ ಹೊರಗೆ ಬಂದು ನೋಡಿದನು ಒಂದು ಬಾರಿ ಆಕಾಶದ ಕಡೆ ತಲೆ ಎತ್ತಿ ನೋಡಿದನು ದಿನಮಣಿಯ ಕಿರಣಗಳು ಕಣ್ಣು ಕುಕ್ಕಿದುವು. ಆ ಪ್ರಖರ ಕಿರಣಗಳನ್ನು ದಿಟ್ಟತನದಿಂದ ಎದುರಿಸಿ ಗಗನ ಮಂಡಲವನ್ನೇ ನೋಡುತ್ತಿದ್ದನು. ಅದು ಶೂನ್ಯಾಕಾಶದಂತೆ ಭಾಸವಾಗುತ್ತಿತ್ತು ಆಕಾಶದಲ್ಲಿ ಸೂರ್ಯನೇ ಇಲ್ಲದೇ ಅಂಧಕಾರ ಕವಿದಂತೆ ಬೋಧಿಯಾಗುತ್ತಿತ್ತು. ಹಿಂದಿರುಗಿ ತನ್ನ ಸೈನ್ಯದ ಕಡೆ ನೋಡುತ್ತಾನೆ, ಅಪಾರವಾದ ಸೈನ್ಯ ಆ ಸೇನಾವಾಯಿನಿಯು ಜೀವಕಳೆಯಿಲ್ಲದ ಮಹಾ ಶ್ಮಶಾನದಂತೆ ಭೀಕರವಾಗಿ ಗೋಚರವಾಗುತ್ತಿದೆ. ಇದನ್ನೆಲ್ಲ ಧೈರ್ಯವಾಗಿ ನೋಡಲು ಸುಲ್ತಾನನಿಂದ ನಾಥ್ಯವಾಗಲಿಲ್ಲ ಮಂತ್ರಿವಧಿಯ ಮಹಾಪಾತಕವು ಸುಲ್ತಾನನ ಹೃದಯದಲ್ಲಿ ಶ್ಯಲ್ಯವೇದನೆಯುಂಟುಮಾಡುತ್ತಿದೆ ಆ ದೀನಾವಸ್ಥೆಯಲ್ಲಿ ಸುಲ್ತಾನನು ತನ್ನ ವಾಸಗೃಹಕ್ಕೆ ಹಿಂತಿರುಗಿದನು ಪರ್ಯಂಕದ ಮೇಲೆ ಬಿದ್ದು ಹೊರಳತೊಡಗಿದನು ಅದು ರಾತ್ರಿಯೋ, ಹಗಲೋ ಅವನಿಗೆ ಬೋಧಿಯಾಗಲಿಲ್ಲ ದೀರ್ಘವಾದ ನಿಟ್ಟುಸಿರು ಬಿಟ್ಟು "ಅಯ್ಯೋ! ವಿಧಿಯೇ ಎಂಥಾ ಕಾರ್ಯವನ್ನು ಮಾಡಿಸಿಬಿಟ್ಟಿ" ಎಂದು ಹಂಬಲಿಸಿದನು. ಸುಲ್ತಾನನ ಮನಸ್ಸಿನಲ್ಲಿ ಸಮುದ್ರ ತರಂಗಗಳಂತೆ ವಿಚಾರ ತರಂಗಗಳಿದ್ದುವು ಸಮುದ್ರ ತರಂಗಗಳು ಶೋಭಾಯಮಾನವಾಗಿದ್ದರೂ ಅದು ನಿರ್ಜೀವ. ಅದರಲ್ಲಿ ಸುಖವಿಲ್ಲ, ದುಃಖವಿಲ್ಲ, ಕ್ರೋಧವಿಲ್ಲ. ವ್ಯಸನವ್ಯಗ್ರತೆಗಳಿಲ್ಲ ಟಿಪ್ಪಣಿನ ಮನಸ್ತರಂಗಗಳು ಜ್ವಾಲಾಮಾಲಾ ಕುಲವಾಗಿ ಉರಿಯುತ್ತಿರುವ ಅರಣ್ಯದಂತೆ. ಅದು ಬಣ್ಣ ಬಣ್ಣ! ಮನಸ್ಸಿನಲ್ಲಿ

ದಾಲತ್ತಳ ಮೋಹಕರೂಪವು ಮೂರ್ತಿಮತ್ತಾಗಿಬಂದಂತೆ ಭಾಸವಾಗುತ್ತದೆ. ಪ್ರಣಯ ತರಂಗಗಳೇಳುತ್ತವೆ ಆ ಮೋಹನ ರೂಪವು ನಗುತ್ತ, ನಲಿಯುತ್ತ ಮುಂದೆ ಬಂದು ನಿಲ್ಲುತ್ತದೆ ಮುನಿಸಿಕೊಂಡು ಹಿಂದೆ ಸರಿದು ಮೇಘಾವೃತವಾದ ಆಕಾಶದಲ್ಲಿ ಅಂತರ್ಧಾನವಾಗುತ್ತದೆ ಇಯಜ್ಞಖಾನನ ಮೂರ್ತಿಯು ಪ್ರತ್ಯಕ್ಷವಾಗುತ್ತದೆ. ಕ್ರೋಧಾನಲನೆದ್ದು ಭೂಮ್ಯಾಕಾಶಗಳನ್ನು ವ್ಯಾಪಿಸಿ ಗಹಗಹಿಸಿ ನಗುತ್ತದೆ ರಾಧೆಯ ಮಿಂಚಿನಂತಹ ಪ್ರೇಮಮೂರ್ತಿಯು ಮುಂದೆ ನಿಂತು ಮಧುರ ವಾಣಿಯಿಂದ ಸಂತ್ಯೆಸುತ್ತದೆ. ಖಾಸಿಂಖಾನನ ವೀರಮುದ್ರೆಯು ಕಾಣಿಸಿಕೊಂಡು ಉದ್ದೇಗವನ್ನೆ ಬಿಟ್ಟು ಸುತ್ತದೆ, ಕೆಣಕುತ್ತದೆ ಮಹಮದಾಲಿಯವರ ಗಂಭೀರವದನವು ಹೃದಯಾಕಾಶದಲ್ಲಿ ವಿರಾಜಮಾನವಾಗುತ್ತದೆ ಸುಲ್ತಾನನ ಹೃದಯವು ಝಲ್ಲೆನಿಸುತ್ತದೆ ಬಡಾಫಕೀರನ ಪ್ರಶಾಂತ ಗಂಭೀರಾಕೃತಿಯು ಮುಂದೆ ನಿಂತು ತನ್ನನ್ನು ತಿರಸ್ಕರಿಸುತ್ತಿರುವಂತೆ ಕಾಣುತ್ತದೆ. ಪಾಪವು ಶಮನವಾಗಲೆಂದು ಅಲ್ಲಾವಿನಲ್ಲಿ ಮೊರೆಯಿಡುತ್ತದೆ ಸುಲ್ತಾನನು ಮೋಹ, ಕ್ರೋಧ, ಭ್ರಾಂತಿ, ದ್ವೇಷ, ದೈನ್ಯಭಾವಗಳಿಂದ ಜರ್ಝರಿತನಾಗಿದ್ದಾನೆ ಮನಸ್ಸಿನ ಬಣ್ಣವನ್ನು ಬಣ್ಣಿಸಬಲ್ಲವರಾರು ? ಈಗ ಖಾಸಿಂಖಾನನು ಸುಲ್ತಾನನ ಎದುರಿನಲ್ಲಿ ಪ್ರತ್ಯಕ್ಷವಾಗಿ ಬಂದು ನಿಂತಿದ್ದರೆ ಅವನನ್ನು ಆಲಿಂಗಿಸಿ “ನೀನು ವೀರನಹುದು. ಕ್ಷಮಿಸಿದ್ದೇನೆ ಹೋಗು” ಎಂದು ಹೇಳುತ್ತಿದ್ದನು ಮಹಮದಾಲಿಯು ಮುಂದೆ ಬಂದಿದ್ದರೆ “ನನ್ನ ಅಪರಾಧವನ್ನು ಕ್ಷಮಿಸಿರಿ” ಎಂದು ಕೈ ಮುಗಿದು ಕೇಳಿಕೊಳ್ಳುತ್ತಿದ್ದನು ಬಡಾಫಕೀರನು ದರ್ಶನವಿತ್ತಿದ್ದರೆ ಅವರ ಪಾದಾರವಿಂದಕ್ಕೆರಿಗೆ “ನನ್ನ ಪಾಪವನ್ನು ಪರಿಹರಿಸಿರಿ” ಎಂದು ಬೇಡಿಕೊಳ್ಳುತ್ತಿದ್ದನು. ಇಯಜ್ಞಖಾನನನ್ನು ಕಂಡಿದ್ದರೆ “ಈ ನಗರವು ನಿನ್ನದು ! ತೆಗೆದುಕೋ” ಎಂದು ಪ್ರಾರ್ಥಿಸುತ್ತಿದ್ದನು. ದಾಲತ್ತಳು ಸಾನ್ನಿಧ್ಯವಿತ್ತಿದ್ದರೆ ಶಿರಗೊಡ್ಡಿ ಪ್ರಣಯಭಿಕ್ಷೆಯನ್ನು ಯಾಚಿಸುತ್ತಿದ್ದನು ಇದೆಲ್ಲವೂ ಈಗಿಲ್ಲ ?

ಸುಲ್ತಾನನು ನಿಟ್ಟುಸಿರು ಬಿಟ್ಟು—“ನಾನೇಕೆ ದುಃಖಿಸಲಿ ! ನನಗಾಗಿ ದುಃಖಿಸುವವರಾರು ? ನನ್ನ ಸ್ನೇಹಕ್ಕೆ ಸೌಜನ್ಯವೆಲ್ಲಿದೆ ? ದೈನ್ಯಕ್ಕೆ ಪ್ರಸಾದವೆಲ್ಲಿದೆ ?” ಎಂದು ಕೊಂಡನು

ನಿಜ ! ಅವನ ಕರೋರಹೃದಯ, ಕ್ರೂರವಾದ ಕರವಾಳ ಇವೆರಡು ಮಾತ್ರ ಅವನನ್ನು ಓಲೈಸುತ್ತಿವೆ. “ಇಯಜ್ಞಖಾನನನ್ನು ಹಿಡಿದು ಬಂಧಿಸಿ, ತ್ರೀರಂಗಪಟ್ಟಣಕ್ಕೆ ಕೊಂಡುಹೋಗಬೇಕು ದಾಲತ್ತಳನ್ನು ಪ್ರಣಯಬಂಧನದಿಂದ ಬಂಧಿಸಿ ಕರೆದೊಯ್ಯಬೇಕು. ಇವೆರಡು ಪಣಗಳನ್ನು ಸಾಧಿಸದಿದ್ದರೆ ನಾನು ಸುಲ್ತಾನನೇ !” ಎಂದು ಮತ್ತೊಮ್ಮೆ ಶಪಥಮಾಡಿದನು.

ಮಧ್ಯಾಹ್ನ ಭೋಜನೋತ್ತರ ಸುಲ್ತಾನನ ಅಪ್ಪಣೆಯಂತೆ ದರಬಾರು ಸೇರಿತು,

ಮಂತ್ರಿಗಳೊಡನೆಯೂ, ಸೇನಾನಾಯಕರೊಡನೆಯೂ, ರಾಜಕಾರ್ಯಗಳನ್ನಾಲೋಚಿಸಿದನು ಸೈನ್ಯವು ಮಂಗಳೂರಿಗೆ ಹೋಗಬೇಕೆಂದೂ, ಫರಂಗಿಯವರನ್ನು ಹೊಡೆದೋಡಿಸಿ ಮಂಗಳೂರನ್ನು ಸ್ವಾಧೀನಪಡಿಸಿಕೊಳ್ಳಬೇಕೆಂದೂ ನಿಶ್ಚಯವಾಯಿತು ನಗರದಲ್ಲಿ ಹತ್ತು ಸಹಸ್ರ ಸೈನ್ಯವು ಕಾವಲಾಗಿರಬೇಕೆಂದೂ, ಜಲಾಲುದ್ದೀನರವರು ನಗರದ ದಿವಾನರಾಗಿರಬೇಕೆಂದೂ ಹುಕ್ಕುಂ ಆಯಿತು ಸುಲ್ತಾನನೇ ಸ್ವಯಂ ಮಂಗಳೂರಿನ ಯುದ್ಧಕ್ಕೆ ಹೋಗುವುದಾಗಿ ಅಪ್ಪಣೆ ಮಾಡಿದನು

ಈ ಸಮಾಚಾರವು ಶಿಬಿರದಲ್ಲೆಲ್ಲಾ ಹರಡಿತು ಎಲ್ಲೆಲ್ಲಿಯೂ ಕೋಲಾಹಲ! ಗುಡಾರಗಳನ್ನೆಲ್ಲಾ ಕಿತ್ತರು ಅಂಗಡಿಗಳನ್ನೆಲ್ಲಾ ಕಟ್ಟಿದರು ಆಟದವರು, ಐಂದ್ರ ಜಾಲಕರು ತಮ್ಮ ತಮ್ಮ ಗುಡಾರಗಳನ್ನೆಲ್ಲಾ ಕಿತ್ತುಕೊಂಡು ಹೊರಟೇಬಿಟ್ಟರು ನಟರೂ, ನರ್ತಕಿಯರೂ ತಮ್ಮ ಸ್ನೇಹಿತರನ್ನು ಬೀಳ್ಕೊಂಡು ಪ್ರಯಾಣ ಬೆಳೆಸಿದರು ಸಂಧ್ಯಾಕಾಲ ಮಂಗಳೂರಿಗೆ ಹೊರಡುವ ಸೈನ್ಯವು ಸಿದ್ಧವಾಯಿತು ಮುಂದೆ ಆನೆಗಳು, ಕಾಲಾಳುಗಳ ದಳ, ಆ ಸೈನ್ಯದ ಹಿಂದೆ ಕುದುರೆ ಸವಾರರ ದಳ, ಅದರ ಹಿಂದೆ ತೋಪಿನ ಗಾಡಿಗಳು, ಎಲ್ಲದಕ್ಕೂ ಹಿಂದೆ ಒಂಟೆಯ ರಾವುತರ ದಳ, ನಗಾರಿ ನೌಪತ್ತು ಎಲ್ಲವೂ ಹೊರಡಲು ತಯಾರಾಗಿ ನಿಂತವು ಜಮಾದಾರರು, ರಿಸಾಲದಾರರು ರಿಜಿಮೆಂಟುದಾರರು ತಮ್ಮ ತಮ್ಮ ತುಕಡಿಗಳಿಗೆ ಹುಷಾರ್ ಕೊಟ್ಟು ಸಜ್ಜಾಗಿ ಸೈನ್ಯವನ್ನು ನಿಲ್ಲಿಸಿಕೊಂಡು ನಿಂತರು.

ಸ್ವಯಂ ಸುಲ್ತಾನರವರು ಶ್ರೇತಾಶ್ವವನ್ನೇರಿ ಸಾಲಾಗಿ ನಿಂತಿರುವ ಸೈನ್ಯದಳಗಳ ಬಲಪಾರ್ಶ್ವದಲ್ಲಿ ಉದ್ದಕ್ಕೂ ನೋಡಿಕೊಂಡು ಮುಂದೆ ಬಂದು ವಾಮಪಾರ್ಶ್ವಕ್ಕೆ ತಿರುಗಿ ಕುದುರೆಯನ್ನು ನಿಲ್ಲಿಸಿದರು ಕೊಂಬು ಕಹಳೆಯವರು ರಣವಾದ್ಯಗಳನ್ನು ಊದಿದರು ರಣಭೇರಿಯು ಬಾರಿಸಲ್ಪಟ್ಟಿತು ಸುಲ್ತಾನನು ಕತ್ತಿಯನ್ನು ಹಿರಿದು ಬೀಸಿದನು ಸೈನ್ಯವು ಮುಂದುವರಿದು ಹೊರಟಿತು. ಈ ಮಹಾ ಸೈನ್ಯದ ಹಿಂದೆ ಖಾಜಿಗಳು, ದಿವಾನರುಗಳು ಮ್ಯಾನಾಗಳಲ್ಲಿ ಕುಳಿತು ಹೊರಟರು. ಹೀಗೆ ಸೈನ್ಯವನ್ನೆಲ್ಲಾ ಮಂಗಳೂರಿಗೆ ಸಾಗುಹಾಕಿ ಸುಲ್ತಾನನು ತನ್ನ ಬಿಡಾರಕ್ಕೆ ಬಂದನು ಪರಿಜನರು ಬಂದು ಸುಲ್ತಾನನ ದಿರಸನ್ನು ಬಿಚ್ಚಿದರು ಸುಲ್ತಾನನು ಸುಖಾಸನದಲ್ಲಿ ಕುಳಿತನು ಬೀಸಣಿಗೆಯವರು ಉಭಯ ಪಾರ್ಶ್ವಗಳಲ್ಲಿಯೂ ನಿಂತು ವ್ಯಜನಗಳಿಂದ ಬೀಸುತ್ತಿದ್ದರು.

ಸುಲ್ತಾನನು ಆಲೋಚಿಸಿ ತೊಡಗಿದನು. ಇಂದು ನಾನೇನು ಮಾಡತಕ್ಕದ್ದಿದೆ. ಸೋನಾಮಹಲಿಗೆ ಹೋಗಬೇಕು ದೌಲತ ರಾಣಿಯನ್ನು ನೋಡಿ ಮಾತನಾಡಬೇಕು. ರಾಧಾರಾಣಿಯು ದೌಲತನನ್ನು ಭೇಟಿ ಮಾಡಿಸುವುದಾಗಿ ಹೇಳಿಲ್ಲವೇ? ರಾಧಾರಾಣಿಯು ಬಂದು ಮಹಮದಾಲಿಯವರ ಪ್ರಾಣದಾನ ಮಾಡಬೇಕೆಂದು ಬೇಡಿದಳು.

ಆ ಬೇಡಿಕೆಯನ್ನು ಸಫಲಗೊಳಿಸಲು ನನ್ನಿಂದ ಆಯಿತೇನು ? ಅಲ್ಲಿ ಸೋನಾಮಹಲಿ ನಲ್ಲಿ ದೌಲತ್ತಳೇನೆಂದಾಳು ? ಮಂತ್ರಿ ವಧಿಗೆ ಕಾರಣವೇನೆಂದು ಹೇಳಲಿ ? ರಾಧೆಯು ತಿರಸ್ಕರಿಸಿದರೆ ನಾನೇನು ಮಾಡಲಿ ? ಅಲ್ಲಿ ಫಾತಿಮಾಬೇಗಂ ಇದಾಳೆ ಅವಳಿಗೆ ನಾನು ಹೇಗೆ ಮುಖವನ್ನು ತೋರಿಸಲಿ. ಅವಳ ಮೇಲೆ ಎಷ್ಟೊಂದು ಕರೋರ ಅತ್ಯಾಚಾರಗಳು ನಡೆದಿವೆ ? ನಾನು ಬೇಗಂ ಸಾಹೇಬಳಲ್ಲಿ ಕ್ಷಮಾ ಪ್ರಾರ್ಥನೆ ಮಾಡಬಹುದು ಆ ಅಪರಾಧಗಳು ಕ್ಷಮಿಸುವಂತಹವುಗಳೇನು ? ಸಹಸ್ರ ಸಹಸ್ರ ಕ್ಷಮಾ ಭಿಕ್ಷೆಯನ್ನು ಬೇಡಿದರೂ ಬೇಗಂ ಸಾಹೇಬಳನ್ನು ಸಂತೈಸುವುದು ಹೇಗೆ ? ಬಡಾಫಕೀರರು ಅಜ್ಞಾತವಾಸದಲ್ಲಿದ್ದಾರೆ ಎಲ್ಲವೂ ನನಗೆ ಪ್ರತಿಕೂಲವೇ ಆಗಿದೆಯೇನು ? ಯಾರು ಪ್ರತಿಕೂಲವಾದರೇನು ? ಯಾರು ಅನುಕೂಲವಾದರೇನು ? ಹೀಗೆ ಯೋಚಿಸುತ್ತಾ ಆ ಸೋನಾಮಹಲಿಗೆ ಹೋಗುವುದನ್ನು ನಿಶ್ಚಯಿಸಿದನು ಸೂರ್ಯದೇವನು ಅಸ್ತಾಚಲವನ್ನು ನೋಡುತ್ತಿದ್ದಾನೆ ಪಶ್ಚಿಮಘಟ್ಟಗಳ ಮೇಲೆ ಅಸ್ತಾಚಲವನ್ನೇರುತ್ತಿರುವ ಆದಿತ್ಯನ ಅರುಣಪ್ರಭೆಯು ಅಹ್ಲಾದವನ್ನುಂಟುಮಾಡುವಂತಿದೆ ಸುಲ್ತಾನನು ಅಶ್ವಾರೂಢನಾಗಿ ನಗರದ ಕಡೆಗೆ ಹೊರಟನು ನಾಲ್ಕಾರು ಮೈಗಾವಲಿನವರು ಹಿಂದೆ ಹಿಂದೆ ಸರಿಯುತ್ತಾ ಹಿಂಬಾಲಿಸಿದರು

ಸೋನಾಮಹಲು ಈ ಪಾಳಯಕ್ಕೆ ಹತ್ತು ಮೈಲಿಗಳಿದೆ. ಅಲ್ಲಿ ತನಗೇನಾದರೂ ಅಪಾಯ ಸಂಭವಿಸಬಹುದೇ ? ಇಂಜುಖಾನನ ಗುಪ್ತ ತಂತ್ರವೇನಾದರೂ ಇದ್ದೀತೆ ? ರಾಧಾರಾಣಿಯು ಆಹ್ವಾನ ಕೊಟ್ಟಿದ್ದಾಳೆ ಮಹಮದಾಲಿಯವರ ಪವಿತ್ರ ಸಮಾಧಿಯ ಮುಂದೆ ದೌಲತ್ ರಾಣಿಯ ಭೇಟಿ ಮಾಡಿಸುವುದಾಗಿ ಹೇಳಿದ್ದಾಳೆ ಆದರೂ ಮೈಗಾವಲಿನ ಭದ್ರತೆಯು ಇರಲೇಬೇಕು ಎಂದು ಐನೂರು ಸೈನಿಕರನ್ನು ಗದ್ದಲ ಎಲ್ಲದೇ ಸೋನಾಮಹಲಿನ ಸುತ್ತವಳಯದಲ್ಲಿ ಅಡಗಿರುವಂತೆ ಆಜ್ಞೆ ಮಾಡಿ, ಸೋನಾಮಹಲಿನ ಕಡೆಗೆ ಕುದುರೆಯನ್ನು ಲಗುಬಗೆಯಿಂದ ಓಡಿಸಿದನು.

ಟಿಪ್ಪುಸುಲ್ತಾನನು ಇಂದು ಸೋನಾಮಹಲನ್ನು ನೋಡಲು ಹೊರಟಿದ್ದಾನೆ. ಅಲ್ಲಿ ದೌಲತ್ತಳನ್ನು ದರ್ಶನ ಮಾಡುತ್ತೇನೆಂಬ ಸಂತಸ ರಾಧಾರಾಣಿಯ ಸ್ನೇಹ ವಿಶ್ವಾಸಗಳಲ್ಲಿ ಪೂರ್ಣ ಭರವಸೆ ಇತ್ತೀಚೆಗೆ ನಡೆದ ಘಟನೆಗಳನ್ನೆಲ್ಲಾ ಪ್ರಯತ್ನ ಪುರಸ್ಕರವಾಗಿ ಮರೆತುಬಿಟ್ಟಿದ್ದಾನೆ ಒಂದೊಂದು ಬಾರಿ ಇಂಥಾ ಮರೆವಿನಿಂದ ಎಷ್ಟೋ ಆಹ್ಲಾದವಾಗುತ್ತದೆ ಈಗ ಸುಲ್ತಾನನ ಅಂತರಂಗವು ಪ್ರಸನ್ನವಾಗಿದೆ

ಇಂದು ಸೋನಾಮಹಲಿನಲ್ಲಿ ಬಹು ಗದ್ದಲ. ಮಹಮದಾಲಿಯವರ ಆತ್ಮಶಾಂತಿ ಗಾಢಿ ದೌಲತ್ ರಾಣಿಯವರು ಬಡಬಗ್ಗಿಗೆ ಅನ್ನ ವಸ್ತ್ರ ಧನ ಧಾನ್ಯಗಳನ್ನು ದಾನ ಮಾಡುತ್ತಾರೆ. ಈ ದಾನ ಸಮಾರಂಭವು ಆ ಪ್ರಾಂತದಲ್ಲೆಲ್ಲಾ ಎಲ್ಲರಿಗೂ ತಿಳಿದಿದೆ. ಡರಿಯಾಬಾಗಿನ್ಲಲ್ಲಿ ಬಹುಜನರು ನೆರವಿದ್ದಾರೆ. ಪ್ರಾತಃಕಾಲದಿಂದಲೂ ದರಿಯಾಬಾಗಿ

ನಲ್ಲಿ ಬಡವರಿಗೆ ಅನ್ನ ಸಂತರ್ಪಣೆಯು ನಡೆಯುತ್ತಲೇ ಇದೆ ದರಿಯಾಬಾಗಿಲ್ಲವೂ ತಳರು ತೋರಣಗಳಿಂದ ಅಲಂಕೃತವಾಗಿದೆ ಸೋನಾಮಹಲಿನ ವಿಸ್ತಾರವಾದ ಪಡ ಸಾಲೆಯ ಮೇಲೆ ಅಡ್ಡವಾದ ಬೆಳ್ಳಿಯ ಸಿಂಹಾಸನವು ಅಲಂಕರಿಸಲ್ಪಟ್ಟಿದೆ ಎಡಬಲ ಭಾಗದಲ್ಲಿ ಬಡವರಿಗೆ ದಾನ ಮಾಡುವುದಕ್ಕಾಗಿ ರಾಶಿ ರಾಶಿಯಾಗಿ ವಸ್ತ್ರಗಳು ಅಣಿಯಾಗಿ ಇಡಲ್ಪಟ್ಟಿವೆ ದೊಡ್ಡ ದೊಡ್ಡ ಹರಿವಾಣಗಳಲ್ಲಿ ಚಿಕ್ಕ ಮಕ್ಕಳಿಗೆ ಕೊಡುವುದಕ್ಕಾಗಿ ಮಿರಾಯಿ-ಬತ್ತಾಸು ಖರ್ಜೂರ-ಬಾದಾಮಿ ಮುಂತಾದ ತಿಂಡಿಯ ದಿನಸುಗಳು ತುಂಬಿವೆ ಗೂಡೆ ಗೂಡೆಗಳಲ್ಲಿ ಹಣ್ಣುಗಳನ್ನು ಇಟ್ಟಿದ್ದಾರೆ. ಎಡಬಲ ಪಾರ್ಶ್ವಗಳಲ್ಲಿ ಮುತ್ತೈದೆಯರಿಗೆ ಕೊಡಲು ಅರಸಿನ ಕುಂಕುಮ ಪುಷ್ಪಗಳು ತಟ್ಟಿಗಳಲ್ಲಿ ಇಡಲ್ಪಟ್ಟಿವೆ ಸಿಂಹಾಸನದ ಮುಂದೆ ಬೆಳ್ಳಿಯ ಕಾಲುವಣಿಗಳನ್ನಿಟ್ಟು ದೊಡ್ಡ ದೊಡ್ಡ ಬೆಳ್ಳಿಯ ಬಟ್ಟಲುಗಳಲ್ಲಿ ಚಿನ್ನದ ಮೊಹರುಗಳನ್ನು, ಬೆಳ್ಳಿಯ ರೂಪಾಯಿಗಳನ್ನು ತುಂಬಿಟ್ಟಿದ್ದಾರೆ ಸಿಂಹಾಸನದ ಉಭಯ ಪಾರ್ಶ್ವಗಳಲ್ಲಿಯೂ ಎತ್ತರವಾದ ಬೆಳ್ಳಿಯ ದೀಪಸ್ತಂಭಗಳನ್ನಿಟ್ಟು, ದೀಪಗಳನ್ನು ಹಚ್ಚಿದ್ದಾರೆ ದರಿಯಾಬಾಗಿನಲ್ಲೆಲ್ಲಾ ದೀವಲಿಗೆಗಳನ್ನು ಹಚ್ಚಿ ಬೆಳಕು ಮಾಡಿದ್ದಾರೆ ಸೋನಾಮಹಲೆಲ್ಲಾ ದೀಪಮಾಲೆಗಳಿಂದ ಅಲಂಕೃತವಾಗಿದೆ ಸೋನಾಮಹಲಿಗೆ ಸ್ವಲ್ಪ ದೂರದಲ್ಲಿರುವ ಮಹಮದಾಲಿಯವರ ಗೋರಿಯ ಸುತ್ತಲೂ ರೇಸಿಮೆಯನ್ನು ಹಾಸಿ ಪುಷ್ಪದಾನಗಳನ್ನು ಇಟ್ಟಿದ್ದಾರೆ. ಸುತ್ತಲೂ ದೀಪಮಾಲೆಗಳಿಂದ ಅಲಂಕರಿಸಿದ್ದಾರೆ ಗೋರಿಯು ಪುಷ್ಪಗಳಿಂದ ಮುಚ್ಚಿಹೋಗಿದೆ. ಸುತ್ತಲೂ ಬೆಳ್ಳಿಯ ಅಗ್ಗಿಷ್ಟಿಕೆಗಳನ್ನಿಟ್ಟು ಸುಗಂಧಪೂರಿತವಾದ ಲೋಭಾನದ ಹೊಗೆಯನ್ನು ಹಾಕಿದ್ದಾರೆ. ನೆಲದ ಮೇಲೆಲ್ಲಾ ಪನ್ನೀರನ್ನು ಚುಮುಕಿಸಿದ್ದಾರೆ ಗೋರಿಯ ಮೇಲೆ ಎರಚಿರುವ ಅತ್ತರುಗಳ ಗಮಗಮ ವಾಸನೆಯೂ, ಊದುಬತ್ತಿಗಳ ಸುಗಂಧವೂ ದರಿಯಾಬಾಗಿನಲ್ಲೆಲ್ಲಾ ತುಂಬಿದೆ

ದೌಲತ್ತಳು ಬಿಳಿಯ ಪತ್ತಲವನ್ನುಟ್ಟು, ಕೇಸರಿಯ ಬಣ್ಣದ ಕಂಚುಕವನ್ನು ತೊಟ್ಟಿದ್ದಳು ತಲೆಯ ಕೂದಲು ಕಟ್ಟಿ ಹುತ್ತು ಮುಡಿದಿದ್ದಳು ಮೇಲೆ ತೆಳುವಾದ ಜರತಾರಿಯ ಮೇಲುದವನ್ನು ಹೊದಿದ್ದಳು ಸೋನಾಮಹಲಿನಿಂದ ಸಖಿಯರೊಡಗೂಡಿ, ಹೊರಗೆ ಬಂದು ಮಹಮದಾಲಿಯವರ ಗೋರಿಯ ಸಮೀಪಕ್ಕೆ ಹೋಗಿ ಅಗ್ಗಿಷ್ಟಿಕೆಯಲ್ಲಿ ಲೋಭಾನವನ್ನು ಹಾಕಿ, ಬೊಗಸೆಯಲ್ಲಿ ಪುಷ್ಪಗಳನ್ನು ಸಮರ್ಪಿಸಿ, ಗೋರಿಗೆ ನಂದಿಸಿ ಕಣ್ಣೆ ಗೊತ್ತಿಕ್ಕೊಂಡು ಹಿಂತಿರುಗಿ, ಒಂದೊಂದಾಗಿ ಮೆಟ್ಟಿಲುಗಳನ್ನು ಹತ್ತಿ ಸಿಂಹಾಸನದ ಮುಂದೆ ನಿಂತಳು ರಾಧೆಯು ದೌಲತ್ತಳನ್ನು ಸಿಂಹಾಸನದ ಮೇಲೆ ಕುಳ್ಳಿರಿಸಿದಳು ಇಡೀ ದರಿಯಾಬಾಗಿಲ್ಲವೂ ಜಯಧ್ವನಿಯಿಂದ ತುಂಬಿ ಹೋಯಿತು ಬಡಜನರು ಸಾಲು ಸಾಲಾಗಿ ಬಂದು ದಾನವನ್ನು ಸ್ವೀಕರಿಸುತ್ತಿದ್ದರು. ದೌಲತ್ತಳ ಸಖಿಯರು ಬಟ್ಟಿಬರೆಗಳನ್ನೂ, ಹುಡುಗರಿಗೆ ಮಿರಾಯಿ ಹಣ್ಣುಗಳನ್ನೂ

ಧಾರಾಳವಾಗಿ ದಾನ ಮಾಡುತ್ತಿದ್ದರು ದೌಲತ್ತಳು ನೊಹರಾಗಳನ್ನು ದಾನ ಮಾಡುತ್ತಿದ್ದಳು

ರಾಧಾರಾಣಿಯು ಇಂದು ಟಿಪ್ಪುಸುಲ್ತಾನನಿಗೆ ಸೋನಾಮಹಲಿಗೆ ಬರುವಂತೆ ಆಹ್ವಾನವನ್ನು ಕೊಟ್ಟಿದ್ದಳು. ಸುಲ್ತಾನನ ಬರುವನ್ನು ನಿರೀಕ್ಷಿಸುತ್ತಾ ದರಿಯಾಬಾಗಿನ ಹೊರವಲಯದಲ್ಲಿ ಸುಳಿದಾಡುತ್ತಿದ್ದಳು ಟಿಪ್ಪುಸುಲ್ತಾನನು ದರಿಯಾಬಾಗಿನ ಸಮೀಪಕ್ಕೆ ಬರುತ್ತಲೇ ದೂರದಿಂದಲೇ ಅಲ್ಲಿ ನಿಂತಿರುವವಳು ರಾಧಾರಾಣಿಯೆಂದು ಗುರುತಿಸಿದನು ಸಮೀಪಕ್ಕೆ ಬರುತ್ತಲೇ ಕೆಳಗಿಳಿದು ರಾಧೆಯನ್ನು ವಂದಿಸಿದನು ರಾಧಾರಾಣಿಯು ಆದರದಿಂದ ಸ್ವಾಗತಿಸಿ ಟಿಪ್ಪುಸುಲ್ತಾನನನ್ನು ದರಿಯಾಬಾಗಿನ ಒಳಕ್ಕೆ ಕರೆದೊಯ್ದಳು ಅಂದಿನ ಆ ಸಂಭ್ರಮವನ್ನು ನೋಡಿ, ಸುಲ್ತಾನನಿಗೆ ಆಶ್ಚರ್ಯವಾಯಿತು ದೂರದಿಂದಲೇ ಸಿಂಹಾಸನದ ಮೇಲೆ ಮಂಡಿಸಿರುವ ದೌಲತ್ ರಾಣಿಯವರನ್ನು ಕಂಡು ಆಶ್ಚರ್ಯ ಚಕಿತನಾದನು

ಸುಲ್ತಾನ—ರಾಧಾರಾಣಿಯವರೇ! ಇಂದು ಇಲ್ಲಿ ಇಷ್ಟೊಂದು ಸಡಗರಕ್ಕೆ ಕಾರಣವೇನು? ನಾನು ದರಿಯಾಬಾಗಿನ ದಾನ-ಧರ್ಮಗಳನ್ನು ಎಷ್ಟೋ ಕೇಳಿದ್ದೇನೆ. ಆದರೆ ಇಷ್ಟು ಅಗಾಧವಾದುದೆಂದು ನನಗೆಂದೂ ಮನವರಿಕೆಯಾಗಿರಲಿಲ್ಲ

ರಾಧೆ—ಸುಲ್ತಾನರವರೇ! ದೌಲತ್ತಳಂತೆ ಬಡವರಿಗೆ ದಾನ-ಧರ್ಮ ಮಾಡುವವರನ್ನು ನಾನು ಕಂಡು ಕೇಳಿಲ್ಲ ಅವಳ ಸುಖ ಸಂತೋಷಗಳೆಲ್ಲವೂ ದಾನ ಧರ್ಮಗಳಲ್ಲಿಯೇ! ಆದರೆ ಇಂದು ಮಹಮದಾಲಿಯವರ ಪುಣ್ಯಸ್ಮರಣೆಗಾಗಿ ಇಷ್ಟೊಂದು ಮಹಾದಾನಗಳು ನಡೆಯುತ್ತಿವೆ

ಸುಲ್ತಾನ—ರಾಣಿಯವರೇ! ದೌಲತ್ತಳು ನಿಜವಾಗಿಯೂ ದೌಲತ್ ರಾಣಿಯಂತೆಯೇ ಕಂಗೊಳಿಸುತ್ತಾಳೆ ಹತ್ತಿರ ಹೋಗಿ ಕಣ್ಣು ದಣಿಯುವಂತೆ ಆ ದಿವ್ಯ ಮೂರ್ತಿಯನ್ನು ನೋಡಬೇಕೆನ್ನುವುದೆ ನಾನೂ ಆ ರಾಣಿಯ ಮುಂದೆ ಕೈಯೊಡ್ಡಿ ಭಿಕ್ಷೆ ತೆಗೆದುಕೊಳ್ಳೋಣವೆನ್ನುವುದೆ

ರಾಧೆ—(ನಗುತ್ತಾ) ಶ್ರೀರಂಗಪಟ್ಟಣದ ಸುಲ್ತಾನರವರು ಭಿಕ್ಷೆ ಬೇಡುವುದೇ?

ಸುಲ್ತಾನ—ನಾನು ತಮ್ಮಲ್ಲಿ ಭಿಕ್ಷೆ ಬೇಡುವುದಕ್ಕಾಗಿಯೇ ಬಂದಿದ್ದೇನೆ

ರಾಧೆ—ಬಲ್ಲೆ! ಅದನ್ನು ಬಲ್ಲೆ. ನಾನು ತಮಗೆ ಭಿಕ್ಷೆ ನೀಡುತ್ತೇನೆ!

ಸುಲ್ತಾನ—ನನ್ನನ್ನು ಮಹಮದಾಲಿಯವರ ಗೋರಿಯ ಸನ್ನಿಧಾನಕ್ಕೆ ಕರೆದು ಕೊಂಡು ಹೋಗುವಿರಾ? ಅಲ್ಲೊಂದು ಬಾರಿ ದೇವರಲ್ಲಿ ಕ್ಷಮಾಪ್ರಾರ್ಥನೆ ಮಾಡುತ್ತೇನೆ.

ರಾಧೆ—ಅಗತ್ಯವಾಗಿ ನಾನು ತಮ್ಮನ್ನು ಅಲ್ಲಿಗೆ ಕರೆದೊಯ್ಯುತ್ತೇನೆ. ಆದರೆ..... ಆದರೆ ಒಂದು ಮಾತು! ಅಲ್ಲಿ ಘಾತಿಮಾಬೇಗಂರವರಿದ್ದಾರೆ.

ಸುಲ್ತಾನ್—ಒಳ್ಳೆಯದೇ ಆಯಿತು ನಾನು ಅವರನ್ನು ದರ್ಶನ ಮಾಡಿ ಎರಡು ಮಾತನಾಡಬೇಕೆಂದಿದ್ದೇನೆ.

ರಾಧೆ—ತಾವು ಅವರನ್ನು ನೋಡಬಲ್ಲರಾ? ನೋಡಿ, ಮಾತನಾಡಬಲ್ಲರಾ?

ಸುಲ್ತಾನ್—ಹೌದು! ರಾಣಿಯವರೇ ಮೊದಲು ಅವರಲ್ಲಿ ನಾನು ಕ್ಷಮಾ ಪ್ರಾರ್ಥನೆ ಮಾಡಲೇಬೇಕು ಅದು ನನ್ನ ಕರ್ತವ್ಯ.

ರಾಧೆ—ಹಾಗಾದರೆ ನಡೆಯಿರಿ! ಖತಿಗೊಂಡ ನಾರಿಯ ಮುಂದೆ ತಮ್ಮ ಧೈರ್ಯವೆಷ್ಟಿದ ಯೆಂಬುದನ್ನು ನಾನು ನೋಡುತ್ತೇನೆ.

ಸುಲ್ತಾನನು ಒಂದು ಬಾರಿ ನಕ್ಕು, ಮುಂದಕ್ಕೆ ಹೆಜ್ಜೆ ಇಟ್ಟನು ರಾಧೆಯು ಆ ಜನಸಂದಣಿಯಲ್ಲಿ ಸುಲ್ತಾನನನ್ನು ಕರೆದುಕೊಂಡು ಹೋಗಿ ಮಹಮದಾಲಿಯವರ ಗೋರಿಯ ಮುಂದೆ ನಿಲ್ಲಿಸಿದಳು ಸುಲ್ತಾನನು ಆ ಗೋರಿಯ ಮುಂದೆ ಮಂಡಿಯೂರಿ ಕುಳಿತು ವಂದಿಸಿದನು. ಅನಂತರ ಪುಸ್ತಕಗಳನ್ನು ಏರಿಸಿ, ಪುನಃ ಆ ಗೋರಿಯನ್ನು ಕಣ್ಣಿಗೊತ್ತಿಕೊಂಡನು. ಎದ್ದು ಕೈಮುಗಿದು ನಿಂತನು ಮಹಮದಾಲಿಯವರೇ ತನ್ನ ಮುಂದೆ ಬಂದು ನಿಂತಂತೆ ಭಾಸವಾಯಿತು ಸುಲ್ತಾನನ ಕಣ್ಣುಗಳಲ್ಲಿ ಕಣ್ಣೀರು ಹರಿಯಲಾರಂಭಿಸಿತು ಅಳಲಾರಂಭಿಸಿದನು ಸುಲ್ತಾನನು ಎಂದೂ ಅಷ್ಟು ದುಃಖ ವಿಸ್ತುಲನಾದುದಿಲ್ಲ. ಕಲ್ಲೆದೆಯು ಕರಗಿ ನೀರಾಗಿ ಹರಿಯುತ್ತಿದೆ.

“ಅಯ್ಯೋ ದೇವರೇ! ಎಂಥಾ ಘಟನೆಯನ್ನು ತಂದೊಡ್ಡಿದೆ ಮಹಮದಾಲಿಯು ಹಳೆಯ ಮನುಷ್ಯ! ದೇವರಂಥಾ ಮನುಷ್ಯ! ಖಾಸಿಂಖಾನನಿಗೆ ವಾಗ್ದಾನವನ್ನು ಕೊಟ್ಟು ನಮ್ಮ ಶಿಬಿರಕ್ಕೆ ಕರೆತಂದ! ಮಹಮದಾಲಿಯ ವಾಗ್ದಾನವಿಲ್ಲದಿದ್ದರೆ ಖಾಸಿಂಖಾನನು ನಮ್ಮ ಶಿಬಿರಕ್ಕೆ ಬರುತ್ತಿದ್ದನೇ? ಆ ಖಾಸಿಂಖಾನನಿಗಾಗಿಯೇ ಮಹಮದಾಲಿಯು ತನ್ನ ಪ್ರಾಣವನ್ನೊಪ್ಪಿಸಿದನು ಅಂದು ದರಬಾರಿನಲ್ಲಿ ಯಾವುದು ನ್ಯಾಯವೆಂದು ನನಗೆ ತೋರಿತೋ, ಯಾವುದು ರಾಜಧರ್ಮವೆಂದು ಹೊಳೆಯಿತೋ—ಇಂದು ಅದು ಪಾಪವೆಂದೂ, ದೇಶದ್ರೋಹವೆಂದೂ ನನಗೇ ತೋರುತ್ತಿದೆ. ಆದರೆ ಇದಕ್ಕೆ ಸರಿಹಾರವೆಲ್ಲಿದೆ? ನನ್ನ ಪಾಪಕ್ಕೆ ಆಮರಣಾಂತ ಪ್ರಾಯಶ್ಚಿತ್ತವೇ ಇಲ್ಲ” ಎಂದು ಹಂಬಲಿಸುತ್ತಿದ್ದುವು

ಹೀಗೆ ಬಹಳ ಹೊತ್ತಾದಮೇಲೆ ಹಿಂದಿರುಗಿ ನೋಡಿದನು ಹಸಿದ ಸಿಂಹದಂತೆ ಉರಿಯುವ ಕಣ್ಣುಗಳಿಂದ ದುರದುರನೆ ನೋಡುತ್ತಾ ಒಂದು ವ್ಯಕ್ತಿಯು ನಿಂತುಕೊಂಡಿದ್ದಿತು. ಸುಲ್ತಾನನು ಆ ವ್ಯಕ್ತಿಯನ್ನು ಗುರ್ತಿಸಿ “ಘಾತಿಮಾ, ಘಾತಿಮಾಬೇಗಂ!” ಎಂದು ಅರ್ಥೋಕ್ತಿಯಲ್ಲಿ ತೊದಲುತ್ತು ಅವಳಿಗೆ ಕೈಮುಗಿದು “ಬೇಗಂಸಾಹೇಬ್!”

ನನ್ನನ್ನು ಕ್ಷಮಿಸಿರಿ ತಮ್ಮ ಮೇಲೆ ಬಹಳ ಅತ್ಯಾಚಾರ ನಡೆದಿದೆ ಘೋರವಾದ ಅಪರಾಧವು ನನ್ನಿಂದ ನಡೆದಿದೆ ತಾಯೆ ಕ್ಷಮಿಸಿರಿ” ಎಂದನು

ಘಾತಿಮಾಬೇಗಂಗಳು “ಸುಲ್ತಾನನೇ! ನನ್ನ ಹೃದಯದಲ್ಲಿ ದ್ರವವಿಲ್ಲ ಅದು ಕಲ್ಲಿಗಿಂತ ಕರೋರವಾಗಿದೆ. ಕಾದ ಕಬ್ಬಿಣದಂತೆ ಉರಿಯುತ್ತಿದೆ. ನಿನ್ನ ಮೇಲೆ ಸೇಡು ತೀರಿಸಿಕೊಳ್ಳಬೇಕೆಂದು, ನಿನ್ನ ಪ್ರಾಣಗಳನ್ನು ಹಿಂಡಬೇಕೆಂದು ನನ್ನ ವೇದನಾ ಮಯವಾದ ಹೃದಯವು ಪ್ರೇರಿಸುತ್ತಿದೆ ನಾನು ಕ್ಷಮಿಸುವುದೇ? ಸುಳ್ಳು! ನೀನು ಈ ಮಹಾಪುರುಷನ ಗೋರಿಯೊಳಗೆ ನನ್ನನ್ನೂ ಈಗಲೇ ಗೋರಿಮಾಡಿಸಿದರೂ ನಾನು ಪಿಶಾಚಿಯಾಗಿ ನಿನ್ನ ಪ್ರಾಣಾಪಹರಣ ಮಾಡುತ್ತೇನೆ” ಎಂದುತ್ತರವಿತ್ತಳು

“ತಾಯೆ! ಬೇಗಂಸಾಹೇಬ! ಮಹಮದಾಲಿಯವರು ನಿಮಗಿಂತಲೂ ನನಗೆ ಹೆಚ್ಚು. ಈ ಇಡೀ ಮೈಸೂರಿನ ರಕ್ಷಣೆಯ ಭಾರವು ಅವರ ಮೇಲೆ ಇತ್ತು ಇಂದು ಈ ರಾಜ್ಯಕ್ಕೆ ರಕ್ಷಕರಿಲ್ಲವೆಂದು ನನ್ನ ಹೃದಯವು ಪತನಿಸುತ್ತಿದೆ ರಾಜಕಾರಣವು ಎದ್ದು ಬಂದು ಮಾಯೆಯನ್ನು ಹೂಡಿ, ನನ್ನನ್ನೂ - ಮಹಮದಾಲಿಯವರನ್ನೂ ಮೋಸಮಾಡಿ, ಅವರನ್ನು ಕೊಂಡುಹೋಯಿತು ನಾನು ಅಪರಾಧ ಮಾಡಿದೆ. ಅಕ್ಷಮ್ಯವಾದ ಅಪರಾಧ”

“ಸುಲ್ತಾನನೇ! ಪ್ರಜೆಗಳು ಅಪರಾಧ ಮಾಡಿದರೆ ರಾಜರು ಶಿಕ್ಷೆ ಮಾಡುತ್ತಾರೆ. ಸ್ವಯಂ ರಾಜರೇ ಅಪರಾಧ ಮಾಡಿದರೆ ಅವರಿಗೆ ಶಿಕ್ಷಕರೇ ಇಲ್ಲವೋ?”

“ಉಂಟು. ದೇವರು ಜಗದೀಶನು ಶಿಕ್ಷೆ ಮಾಡುತ್ತಾನೆ”

“ನಾನು ದೇವರನ್ನು ನಂಬುವುದಿಲ್ಲ! ದೇವರಿಲ್ಲ ಆ ದೇವರಿದ್ದಿದ್ದರೆ ಹೀಗೆ ಆಗುತ್ತಲೇ ಇರಲಿಲ್ಲ ನೀವು ಅಪರಾಧ ಮಾಡಿ ಶಿಕ್ಷಕೊಡುವಾಗ ಆ ದೇವರ ಹೆಸರು ಹೇಳಿ ತಪ್ಪಿಸಿಕೊಳ್ಳಲು ನೋಡುತ್ತೀರಿ ನಾನು ಮುಖಾ ಮುಖಿಯಾಗಿ ತಮ್ಮನ್ನು ನೋಡಿ ನನ್ನ ಮನಸ್ಸಿನ ದುಗುಡವನ್ನು ತಮ್ಮ ಮುಂದಿಟ್ಟು ಶಪಥ ಮಾಡಬೇಕೆಂದಿದ್ದೆ. ಅಂದು ಆ ದರಬಾರಿನಲ್ಲಿ, ಆ ಘೋರ ಪ್ರಕರಣದಲ್ಲಿ ಮಹಾಪುರುಷರಾದ ಮಹಮದಾಲಿಯವರು ನನ್ನನ್ನು ಧಿಕ್ಕರಿಸಿ ತಡೆದು ಬಿಟ್ಟರು. ಇಂದು ಈ ಸವಿತ್ರವಾದ ಗೋರಿಯ ಸನ್ನಿಧಾನದಲ್ಲಿ ಪ್ರತಿಜ್ಞೆ ಮಾಡುತ್ತೇನೆ ಸುಲ್ತಾನನೇ! ನಿಮ್ಮ ಅಸು ವನ್ನು ಹೀರಿ, ಈ ಸುಲ್ತಾನೀ ಅಧಿಕಾರವನ್ನು ಮಣ್ಣು ಪಾಲು ಮಾಡಿದಲ್ಲದೇ ನಾನು ಶಾಂತಕಾಗುವುದೇ ಇಲ್ಲ ನನ್ನ ಈ ಅಸವಿತ್ರ ದೇಹದಲ್ಲಿ ಪ್ರಾಣವಿರುವವರೆಗೆ ನಾನು ತಮ್ಮ ಶತ್ರು! ಇದರಿಂದ ತಪ್ಪಿಸಿಕೊಳ್ಳಬೇಕಾದರೆ, ಈ ಖಡ್ಗದಿಂದ ನನ್ನನ್ನು ಒಂದೇ ಏಟಿಗೆ ತುಂಡುಮಾಡಿಬಿಡಿ! ಈ ಗೋರಿಯ ಸಮೀಪದಲ್ಲಿ ನನ್ನ ಗೋರಿಯೂ ಆಗಲಿ! ಆ ಗೋರಿಯೊಳಗೆ ಮಹಮದಾಲಿಯವರನ್ನು ಆರಾಧಿಸುತ್ತಾ ಅನಂತಕಾಲ ಕಳೆಯುವೆನು.”

“ತಾಯೆ! ನನ್ನ ಅಹರಾಧವನ್ನು ಕ್ಷಮಿಸು! ಮೈಸೂರಿನ ರಾಜಕೀಯವು ನನ್ನ ಕೈಯಿಂದ ಮಹಾಪರಾಧವನ್ನು ಮಾಡಿಸಿತು ಮಹಮದಾಲಿಯವರ ವಿಯೋಗಕ್ಕಾಗಿ ಈ ಜಗತ್ತಿನಲ್ಲಿ ಎಲ್ಲರಿಗಿಂತಲೂ ಅಧಿಕವಾಗಿ ಪರಿತಪಿಸುತ್ತಿರುವವನು ನಾನು. ನನ್ನ ಹೃದಯದಲ್ಲಿ ಆಗುತ್ತಿರುವ ದಾರುಣವಾದ ಯಾತನೆಯನ್ನು ನೀನೇನು ಬಲ್ಲೆ? ಕ್ಷಮಿಸು, ತಾಯೆ ನನ್ನ ಅಹರಾಧಗಳನ್ನು ಮನ್ನಿಸು!” ಎಂದು ಸುಲ್ತಾನನು ನಾನಾ ವಿಧವಾಗಿ ಪ್ರಾರ್ಥಿಸಿದನು

ಘಾತಿಮಳ ದುಃಖವು ಉಕ್ಕಿಬಂದು ಮೂರ್ಛಿತಳಾಗಿ ಬಿದ್ದಳು

ರಾಧೆಯು ಸುಲ್ತಾನನ ಕೈಹಿಡಿದು ಸೋನಾಮಹಲಿನ ಕಡೆಗೆ ಕರೆದುಕೊಂಡು ಹೋದಳು ಅಷ್ಟರಲ್ಲಿ ದೌಲತ್ತಳ ದಾನಧರ್ಮಗಳೆಲ್ಲವೂ ಪೂರೈಸಿತ್ತು. ಜನರೆಲ್ಲರೂ ಸಂತುಷ್ಟಚಿತ್ತರಾಗಿ ಹೊರಟುಹೋಗುತ್ತಿದ್ದರು ದೌಲತರಾಣಿಯು ಸೋನಾಮಹಲಿ ನೋಳಗೆ ಹೊರಟುಹೋಗುತ್ತಿದ್ದಳು ಸುಲ್ತಾನನು ಆ ಹಜಾರದಲ್ಲಿ ವಿರಾಜಿಸುತ್ತಿದ್ದ ಸಿಂಹಾಸನವನ್ನು ನೋಡುತ್ತಾ ನಿಂತನು ಅವನ ಮನಸ್ಸಿನಲ್ಲಿ ಅನೇಕ ಆಲೋಚನೆಗಳು ಮೂಡಿದವು ದೌಲತ್ತಳು ನಿಜವಾದ ರಾಣಿಯಂತೆ ವಿರಾಜಿಸುತ್ತಾಳೆ. ಅಪಾರವಾದ ದಾನಧರ್ಮಗಳನ್ನು ಮಾಡುತ್ತಾಳೆ ಇಷ್ಟೊಂದು ಹಣವು ಇವರಿಗೆಲ್ಲ ಬರಬೇಕು? ಇದೆಲ್ಲಾ ನಗರದ ಭಂಡಾರದಿಂದಲೇ ಬಂದಿರಬೇಕು. ಹಾಗಾದರೆ, ಈ ದೌಲತ್ತಳು ಇಯಜ್ಜಖಾನನ ಪ್ರೇಯಸಿಯೇನು? ಈ ರಾಧೆಯಾರು? ಇವರುಗಳು ಇಯಜ್ಜಖಾನನ ಆತ್ಮೀಯರಾದರೆ ರಾಜ್ಯಚ್ಯುತಿಯಾದ ಮೇಲೂ, ಇಲ್ಲಿ ಇಷ್ಟೊಂದು ಸಂತೋಷ ಸಂಭ್ರಮಗಳಿಗೆ ಕಾರಣವೇನು? ಇದರಲ್ಲಿಲ್ಲಾ ಏನೋ ಒಂದು ಅಭೇದ್ಯವಾದ ಅಂತರಂಗವಿದೆ ಈ ಘಾತಿಮಳೂ ಇಲ್ಲಿ ಬಂದು ಸೇರಿದ್ದಾಳೆ. ಈ ಬೇಗಂ ಸಾಹೇಬಳು ಈದಿನ ಇಷ್ಟೊಂದು ಕ್ರೋಧಾವೇಶದಿಂದ ಮಾತನಾಡಿದಳು. ಇವರೆಲ್ಲರೂ ನಮ್ಮ ಶತ್ರುತ್ವವನ್ನು ಸಾಧಿಸುವವರೇ ಇರಬಹುದೆ? ಬಡಾಫಕೀರರವರಿಗೆ ಈ ಅಂತರಂಗವೆಲ್ಲವೂ ಗೊತ್ತಿದೆ ಅವರಿಗೆ ನಮ್ಮ ಮೇಲೆ — ನಮ್ಮ ಸಿಂಹಾಸನದ ಮೇಲೆ ಪರಮಾನುಗ್ರಹ! ಇದೆಲ್ಲಾ ಅಭೇದ್ಯವಾಗಿದೆ ಇಂದು ಎಲ್ಲವೂ ಬಯಲಾಗಿಹೋಗುತ್ತದೆ. ದೌಲತ್ತಳು ನನ್ನಲ್ಲಿ ಪ್ರೀತಿಯುಳ್ಳವಳು ರಾಧಾರಾಣಿಯು ಅವಳ ಸ್ನೇಹಿತಳು. ಇಯಜ್ಜಖಾನನು ನಮ್ಮ ಪರಮ ವಿರೋಧಿ. ಘಾತಿಮಾಬೇಗಂಗಳು ಅವನ ಜೊತೆಗೇ ಸೇರಿಕೊಳ್ಳಲಿ. ನನ್ನವಳಾದ ದೌಲತ್ತಳನ್ನು ನಾನು ಕರೆದುಕೊಂಡುಹೋಗುತ್ತೇನೆ ಹೀಗೆ ಯೋಚಿಸುತ್ತಾ ಸೋನಾಮಹಲನ್ನು ಪ್ರವೇಶಮಾಡಿದನು

ಸುಲ್ತಾನನು ರಾಧಾರಾಣಿಯ ಕಡೆ ತಿರುಗಿ ನೋಡಿ, — “ರಾಣಿಯವರೇ!

ನನ್ನ ಮೇಲೆ ತಮ್ಮ ಅನುಗ್ರಹವು-ಅಪಾರವಾದುದು ತಮ್ಮ ಮನಸ್ಸಿಗೆ ವಿರೋಧವನ್ನುಂಟುಮಾಡುವ ಎಷ್ಟೋ ಘಟನೆಗಳು ನನ್ನಿಂದ ನಡೆದುಹೋಗಿದ್ದರೂ, ತಾವಿಷ್ಟು

ಆದರಾತಿಶಯಗಳಿಂದ ನನಗೆ ಅಹ್ವಾನ ಕೊಟ್ಟಿರಿ! ಇಂದು ದೌಲತ್‌ರಾಣಿಯನ್ನು ನೋಡಿ ಮಾತನಾಡಿಕೊಂಡು ಹೋಗುವ ಸಂಧಿಯು ಲಭಿಸಿದೆ ಅದು ತಮ್ಮ ವಿಶ್ವಾಸದಿಂದ! ನಾನು ತಮಗೆ ಚಿರಋಣಿಯಾಗಿದೇನೆ' ಎಂದು ಹೇಳಿದನು

ರಾಧೆಯೊಡನೆ ಸುಲ್ತಾನನು ಹೀಗೆ ಮಾತನಾಡುತ್ತಿರುವಾಗಲೇ ದೌಲತ್‌ಗಳು ಹಜಾರಕ್ಕೆ ಬಂದಳು. ಓಪ್ಪುವು ಅತ್ತ ಕಡೆಗೆ ತಿರುಗಿ ನೋಡಿದನು ದೌಲತ್‌ಗಳನ್ನು ನೋಡಿ ಬಹುದಿನಗಳಾಗಿವೆ ಈಗ ಓಪ್ಪುವಿನ ಮುಂದೆ ನಿಂತಿರುವವಳು ಆ ಕಿಶೋರಾ ವಸ್ತ್ರೆಯ ಮುಗ್ಧೆಯಲ್ಲ! ಇಂದು ಪ್ರಗಲ್ಬ ತಾರುಣ್ಯದಿಂದ ಶೋಭಿಸುತ್ತಿರುವ ಸುರ ಸುಂದರಿ! ಬಿಳಿಯಮಜಲಿನ್ನಿನ ಲಂಗವನ್ನುಟ್ಟು ಬಿಳಿಯ ರೇಶಿಮೆಯ ಕಂಚುಕವನ್ನು ತೊಟ್ಟು ಜರಿಯ ಮೇಲುದುವನ್ನು ಹೊದಿದ್ದಾಳೆ. ಕಂದರಲ್ಲಿ ಒಂದೆಳೆಯ ಮುತ್ತಿನ ಹಾರವು ಕಂಗೊಳಿಸುತ್ತಿದೆ ಸ್ವರ್ಣಲತೆಯಂತೆ ಬಳುಕುತ್ತಿರುವ ಶರೀರ ಆ ಶರೀರ ಕಾಂತಿಯು ತೆಳುವಾದ ಮಜಲಿನ್ನಿನ ವಸ್ತ್ರಗಳಿಂದ ತೂರಿ ಹೊಮ್ಮುತ್ತಿದೆ ಶರತ್ಕಾಲದ ಚಂದ್ರ ಬಿಂಬದಂತೆ ದೌಲತ್‌ಗಳ ಮುಖಾರವಿಂದವು ಬೆಳಗುತ್ತಿದೆ ವಿಶಾಲವಾದ ತರಳ ನೇತ್ರಗಳು ಎಳಸಾದ ನಾಸಿಕ ಕನ್ನಡಿಯಂತೆ ಧಳಧಳಿಸುವ ಕಪೋಲಗಳು. ಮುದ್ದಾದ ಕೆಂದುಟೆ ಸಣ್ಣ ಮುತ್ತುಗಳಂತೆ ಶೋಭಿಸುವ ದಂತಪಂಕ್ತಿ ಬೆಳದಿಂಗಳಿನ ಪ್ರಭೆ ಯನ್ನು ಚೆಲ್ಲುತ್ತಿರುವ ಮಂದಹಾಸ! ಮನೋಹರವಾದ ಕೈಕಾಲುಗಳು ಪದ್ಮದಂತಹ ಪಾದಯುಗ್ಮ, ದುಂಬಿಗಳ ಹಿಂಡಿನಂತೆ ಶರೀರನೆಲ್ಲವನ್ನೂ ಮುಚ್ಚುತ್ತಿರುವ ಕೇಶದಾಮ. ಮಿಂಚಿನಂತಹ ಕಟಾಕ್ಷ ಅಮೃತದಂತಹ ಮಧುರವಾಣಿ ಸುಲ್ತಾನನು ದೌಲತ್‌ಗಳ ರೂಪಸಾಗರದಲ್ಲಿ, ವಾಕ್ಸುಧೆಯಲ್ಲಿ, ಕಟಾಕ್ಷದ ತೆರೆಗಳಲ್ಲಿ, ತೇಲುತ್ವ ತನ್ನನ್ನು ತಾನು ಮರತಿದಾನೆ ಅವನಿಗೆ ಜಗತ್ತೆಲ್ಲವೂ ಸೌಂದರ್ಯ ಮಯಿ-ಸುಹಾಸಮಯಿ-ವಿಲಾಸ ಮಯಿ-ದೌಲತ್‌ಗಳೇ ಆಗಿದೆ

ದೌಲತ್‌ಗಳು ಉಪಚಾರೋಕ್ತಿಗಳಿಂದ ಸುಲ್ತಾನನನ್ನು ಸ್ವಾಗತಿಸಿದಳು ಸುಲ್ತಾನನು ಹಸನ್ನು ಬುದಿಂದ, "ರಾಣಿಯವರೇ, ಎಷ್ಟೋ ದಿವಸಗಳಿಂದ ತಮ್ಮ ದರುಶನಕ್ಕಾಗಿ ತವಕ ಪಡುತ್ತಿದ್ದೆ ಈ ರಾಧಾರಾಣಿಯವರ ಸೌಜನ್ಯದಿಂದ ಇಂದು ಅದು ಲಭಿಸಿತು. ಈ ಪ್ರಾಂತದಲ್ಲಿ ತಮ್ಮ ಹೆಸರು ಪ್ರಸಿದ್ಧಿಯಾಗಿದೆ ಎಲ್ಲರೂ ದೌಲತ್ ರಾಣಿ, ದೌಲತ್ ರಾಣಿ ಎನ್ನುತ್ತಾರೆ ಆ ರಾಣೀ ಗಿರಿಮು ಬಲು ಚೆನ್ನಾಗಿ ಒಪ್ಪುತ್ತದೆ ಆದರೆ ಬಾಲ್ಯದ ನೆನಪು ಸುಖಮಯವಾದುದು. ಆಂದಿನಂತೆ ಇಂದೂ ನಿಮ್ಮನ್ನು "ದೌಲತ್" ಎಂದು ಕರೆಯಲು ನನಗೇಷ್ಟೋ ಆಶೆ.

ದೌಲತ್ — ಸುಲ್ತಾನರೇ ನಾನು ಅಂದಿನವಳೇ ಆಗಿದ್ದೇನೆ ತಾವು ಮಾತ್ರ ಹಾಗಲ್ಲ. ನೈಸೂರಿನ ರಾಜ್ಯ ಧುರವನ್ನು ಹೊತ್ತ ಸತ್ಯಶಾಲಿಗಳಾದ ಸುಲ್ತಾನರು

ತಾವು! ತಮ್ಮ ಆಜ್ಞಾಧಾರಕರಾದ ಬಂಧುಗಳು ನಾವು.

ಸುಲ್ತಾನ್—ದೌಲತ್! ಶ್ರೀರಂಗಪಟ್ಟಣದ ನವಾಬರ ಅರಮನೆಯಲ್ಲಿ ಬೆಳೆದ ರಾಜಹಂಸಿಯು ನೀನು. ನೀನು ನಿನ್ನ ಈ ರಾಣಿಗಿರಿಯ ವೈಭವವನ್ನು ಅಲ್ಲಿಯೇ ನಡೆಸಬಾರದೇಕೆ?

ರಾಧೆ—ಸುಲ್ತಾನರೇ ನೀವಿಬ್ಬರೂ ಪಿತೂರಿಯನ್ನು ನಡೆಸುತ್ತಿರುವಂತಿದೆ ನೀವು ದೌಲತ್ ರಾಣಿಯವರನ್ನು ವುಸಲಾಹಿಸಿ ಹಾರಿಸಿಕೊಂಡು ಹೋಗುವಂತಿದೆ ನೀವಿಬ್ಬರೂ ಶ್ರೀರಂಗಪಟ್ಟಣದವರು ಆ ಪಟ್ಟಣದ ಚಾತುರ್ಯವು ಈ ನಗರದಲ್ಲಿ ಸಾಗುವುದಿಲ್ಲ. ದೌಲತ್ ರಾಣಿಯವರು ಸುಲ್ತಾನರ ಜೊತೆಯಲ್ಲಿ ಓಡಿಹೋಗುವುದನ್ನು ನಾನೊಪ್ಪುವುದಿಲ್ಲ. ಸುಲ್ತಾನರವರೇ ಈ ನಗರದಲ್ಲಿ ರಾಜ್ಯಭಾರ ಮಾಡಬಾರದೇಕೆ?

ದೌಲತ್—(ನಗುತ್ತಾ) ರಾಧಾರಾಣಿಯವರೇ! ಈ ನಗರದ ರಾಜ್ಯವು ತಮ್ಮದೇನು?

ರಾಧೆ—ನಗರವು ನನ್ನದಾಗಿದ್ದರೆ—ಹೀಗೆ ಬಿಟ್ಟುಕೊಡುತ್ತಿದ್ದೆನೆ? ನಗರವು ನನ್ನದಲ್ಲದಿದ್ದರೂ—ನಾನು ನಗರದವಳು!

ಸುಲ್ತಾನ್—ಎಕೆ! ರಾಧಾರಾಣಿಯವರು ನಗರದ ರಾಣಿಗಿರಿಗೆ ಅರ್ಹರಾದವರು ಅವರು ಸ್ವೀಕರಿಸುವುದಾದರೆ, ಈ ನಗರದ ಪಟ್ಟವನ್ನು ಇಂದೇ ಅವರಿಗೆ ಕಟ್ಟುವೆನು.

ರಾಧೆ—ಸುಲ್ತಾನರೇ, ತಾವು ಯಾರನ್ನು ಬೇಕಾದರೂ ಸಿಂಹಾಸನದಲ್ಲಿ ಕೂಡಿಸಬಲ್ಲೆ. ಈ ದೌಲತ್ ರಾಣಿಯವರು ರಾಣಿಗಿರಿಗೆ ನನಗಿಂತಲೂ ಅರ್ಹರು ಇವರು ಮಹಾರಾಣಿಯಾಗಬೇಕೆಂಬ ಹಂಬಲವು ನನಗಿದೆ ನೀವು ಇವರನ್ನೇ ನಗರದ ರಾಜ್ಯದ ರಾಣಿಯಾಗಿ ಮಾಡಿರಿ ಸುಲ್ತಾನರವರೇ! ತಾವು ರಾಜ್ಯವನ್ನು ನಮಗೆ ಕೊಡುವುದಕ್ಕಿಂತ ಮೊದಲು ನಮ್ಮ ಆತಿಥ್ಯವನ್ನು ಸ್ವೀಕರಿಸಿರಿ ತಾವು ಹಿಂದೊಂದು ಬಾರಿ ಈ ಸೋನಾಮಹಲಿಗೆ ಬಂದಿರಿ. ವೇಷಾಂತರದಿಂದ ಬಂದು ಅಂದು ನಮ್ಮ ಆತಿಥ್ಯವನ್ನು ಸ್ವೀಕರಿಸದೇ ಹೊರಟು ಹೋದಿರಿ. ನೋಡಿರಿ! ಸುಲ್ತಾನರೇ ಅಂದು ನಮ್ಮಲ್ಲಿ ನಿಮಗೆ ಸಂದೇಹ ನಿಮ್ಮ ದೌಲತ್ ರಾಣಿಯವರಿರುವ ಸ್ಥಳದಲ್ಲಿ ನಿಮಗೆ ಸಂದೇಹವೇಕೆ?

ಸುಲ್ತಾನ್—ರಾಣಿಯವರೇ, ಅಂದು ತಪ್ಪು ಮಾಡಿದೆ. ನಿಮ್ಮ ಸಾಮರ್ಥ್ಯವು ನನಗೆ ಅಂದು ಪ್ರತ್ಯಕ್ಷವಾಗಿರಲಿಲ್ಲ. ತಮ್ಮ ಪೂರ್ವೋತ್ತರವೆಲ್ಲವನ್ನೂ ಕೇಳಿ ತಿಳಿದಿದ್ದೆ. ಆದರೆ ತಮ್ಮ ಸ್ನೇಹಸೌಹಾರ್ದಗಳು ನನಗೆ ಲಭಿಸುವುದೆಂದು ನಾನು ನಂಬಿರಲಿಲ್ಲ. ಇಂದು ನಾನು ತಮ್ಮ ಆಜ್ಞಾಧಾರಕನಾಗಿ ವರ್ತಿಸುತ್ತೇನೆ.

ರಾಧೆ—ಸುಲ್ತಾನರೇ, ಣಾಞ್ಞ ಈ ಮೈಸೂರಿನ ಸೇವೆಗಾಗಿ ನನ್ನ ಪ್ರಾಣವನ್ನು

ಅರ್ಪಿಸುವುದಾಗಿ ದೊಡ್ಡ ನವಾಬರಲ್ಲಿ ಪ್ರಮಾಣವಚನವನ್ನು ಕೊಟ್ಟಿದ್ದೇನೆ. ನನ್ನಲ್ಲಿ ತಾವು ಎಂದೂ ಸಂಶಯಪಡುವ ಕಾರಣವಿಲ್ಲ

ಸುಲ್ತಾನ್—ಕ್ಷಮಿಸಿರಿ ! ರಾಣಿಯವರೇ ಕ್ಷಮಿಸಿರಿ !

ರಾಧೆಯು ಸುಲ್ತಾನನನ್ನು ಸೋನಾಮಹಲಿನ ಮೇಲಂತಸ್ತಿಗೆ ಕರೆದುಕೊಂಡು ಹೋದಳು. ಅಲ್ಲಿ ಪ್ರಶಸ್ತಾಸನದಲ್ಲಿ ಕುಳಿರಿಸಿದಳು ದೌಲತ್ತಳೂ, ರಾಧೆಯೂ ಎಷ್ಟೋ ಉಸಚಾರೋಕ್ತಿಗಳಿಂದ ಸುಲ್ತಾನನನ್ನು ಆದರಿಸಿದರು. ಬಹಳ ಹೊತ್ತು ಮಾತುಕಥೆಗಳು ನಡೆದುವು ಇಯಜ್ಜಖಾನನ ಮಾತಾಗಲೀ, ಮಹಮದಾಲಿಯ ವರ ಮಾತಾಗಲೀ, ಬರಬಹುದೆಂದು ಸುಲ್ತಾನನು ಚಿಂತಿಸುತ್ತಿದ್ದನು. ದೌಲತ್ತಳಾಗಲೀ, ರಾಧೆಯಾಗಲೀ ಆ ಮಾತನ್ನೇ ಎತ್ತಲಿಲ್ಲ.

ಸುಲ್ತಾನ್—ರಾಧಾರಾಣಿಯವರೇ ! ನಾನು ತಮ್ಮಲ್ಲಿ ಒಂದೆರಡು ಅಂಶಗಳನ್ನು ಕೇಳಬೇಕಾಗಿದೆ.

ರಾಧೆ—ಸುಲ್ತಾನರೇ ! ತಮಗೇನು ಬೇಕೋ ಅದನ್ನು ಕೇಳಿರಿ.

ಸುಲ್ತಾನ್—ಈ ಘಾತಿಮಾಬೇಗಂರವರು ಇಲ್ಲಿ ಏಕೆಇದ್ದಾರೆ? ಅವರು ಇಲ್ಲಿಯೇ ಇರುತ್ತಾರೇನು ?

ರಾಧೆ—ಹೌದು ಅವರು ಇಲ್ಲಿಯೇ ಇರಬೇಕೆಂದು ಬಡಾಫಕೀರರ ಅಪ್ಪಣೆ ಯಾಯಿತು ಅಂದು ಮಹಮದಾಲಿಯವರು ಮರಣೋನ್ಮುಖರಾಗಿದ್ದಾಗ ಬಡಾಫಕೀರರು ನನ್ನೊಡನೆ ಹೇಳಿದರು.

ಸುಲ್ತಾನ್—ಒಳ್ಳೆಯದು ! ರಾಣಿಯವರೇ, ಇಯಜ್ಜಖಾನರವರು ಎಲ್ಲಿದ್ದಾರೆಂಬುದನ್ನು ತಾವು ಬಲ್ಲೀರಾ ?

ರಾಧಾ—ಅವರು ನಗರದ ಶೀಮೆಯಲ್ಲಿಯೇ ಇದ್ದಾರೆಂದು ಕೇಳಿದ್ದೇನೆ. ಅವರು ರಾಜ್ಯತ್ಯಾಗ ಮಾಡಿದಂದಿನಿಂದ ನಾನು ಅವರನ್ನು ಕಂಡುಬಿಲ್ಲ.

ಸುಲ್ತಾನ್—ತಾವು ಇಯಜ್ಜಖಾನರ ಪಕ್ಷಪಾತಿಗಳೋ?

ರಾಧೆ—ಸುಲ್ತಾನರವರೇ, ತಾವೂ ಇಯಜ್ಜಖಾನರೂ ನನಗೆ ಸಮಾನ ಅವರು ನನ್ನ ಬಂಧುಗಳು. ಏಕೆ, ಸುಲ್ತಾನರೇ ! ರಾಜ್ಯಭ್ರಷ್ಟರಾದ ಇಯಜ್ಜಖಾನರನ್ನು ನಮ್ಮ ಸಹಾಯದಿಂದ ಹಿಡಿಯಬೇಕೆಂದು ಬಯಸುತ್ತೀರೋ ?

ಸುಲ್ತಾನ್—ಇಲ್ಲ ! ರಾಣಿಯವರೇ, ಹಾಗಿಲ್ಲ ಅವರು ರಾಜ್ಯಭ್ರಷ್ಟರಾಗಿದ್ದಾರೆಂದು ನಾವು ನಂಬಿಲ್ಲ ಅವರನ್ನು ತಮ್ಮ ಮೂಲಕವಾಗಿ ಹಿಡಿಯಬೇಕೆಂಬ ಕುಸಂಧಿಯೂ ನನಗಿಲ್ಲ ಅವರೊಡನೆ ಯುದ್ಧಮಾಡಬೇಕೆಂದು ಈ ನಗರಕ್ಕೆ ಬಂದೆ, ಇನ್ನೂ ಅದೇ ಆತೆ.

ರಾಧೆ—ನಿಮಗೂ, ಇಯಜ್ಞಾಖಾನರಿಗೂ ಯುದ್ಧವಾಗುವ ಹಾಗಿಲ್ಲ ಅದಕ್ಕೆ ಈ ದಾಲತ್‌ರಾಣಿಯವರು ವ್ರತಿಬಂಧಕ!

ಸುಲ್ತಾನ್—ನಮ್ಮಿಬ್ಬರ ವಿರಸಂಗ್ರಾಮವನ್ನು ದಾಲತ್‌ರಾಣಿಯವರೇಕೆ ಅಡ್ಡಿ ಪಡಿಸುತ್ತಾರೆ ?

ರಾಧೆ—ಅದು ದೊಡ್ಡ ನವಾಬರ ಆಜ್ಞೆ !

ಸುಲ್ತಾನ್—ಇಲ್ಲ ! ಅದನ್ನು ನಾನು ನಂಬುವುದಿಲ್ಲ ಅದಕ್ಕೆ ರುಜುವಾ ತೇನಿದೆ ?

ದಾಲತ್—ರುಜುವಾತು? ನಾನು ಬಡಾಫಕೀರರು ಸಾಕ್ಷಿ !!

ಟಿಪ್ಪುವು ನಿರ್ವಿಣ್ಣು ನಾಗಿ ಕುಳಿತನು ರಾಧೆಯು ಹೊರಟುಹೋದಳು. ದಾಲ ತ್ತಳು ಟಿಪ್ಪುಸುಲ್ತಾನನ ಪಕ್ಕದಲ್ಲಿಯೇ ಕುಳಿತಿದ್ದಳು.

ಸುಲ್ತಾನ್—ದಾಲತ್ ! ನಾನು ನಿಜವಾಗಿಯೂ ಇಯಜ್ಞಾಖಾನನೊಡನೆ ಯುದ್ಧಮಾಡಲು ಇಲ್ಲಿಗೆ ಬರಲಿಲ್ಲ ಹೇಗಾದರೂ ನಿನ್ನನ್ನು ಕರೆದೊಯ್ಯಬೇಕೆಂದು ಬಂದೆನು ಈಗ ಯುದ್ಧವು ಅನಿವಾರ್ಯ ದಾಲತ್ ! ನಾನು ನಗರಕ್ಕೆ ಬಂದುದು ನಿನಗಾಗಿ ! ಹತ್ತು ವರ್ಷಗಳಿಂದ ದೆಹಿಸುತ್ತಿರುವ ಹೃದಯವನ್ನು ಶಮನಗೊಳಿಸುವುದಕ್ಕಾಗಿ ! ಅದರಿಂದ ಎಂಥಾ ದುರ್ಘಟಪ್ರಸಂಗವು ಪ್ರಾಪ್ತವಾದರೂ ಅದನ್ನು ಎದುರಿಸಲು ನಾನು ಸಿದ್ಧನಾಗಿದ್ದೇನೆ ಇಯಜ್ಞಾಖಾನನು ಪ್ರತಿಭಟಿಸಿ ರಣಕ್ಷೇತ್ರದಲ್ಲಿ ನನ್ನೊಡನೆ ಯುದ್ಧ ಮಾಡಿದ್ದರೆ ಎಷ್ಟೋ ಸಂತೋಷವಾಗುತ್ತಿತ್ತು

ದಾಲತ್—ಹೌದು, ಸುಲ್ತಾನರವರೇ ! ನೀವು ನನಗಾಗಿ ಬರುತ್ತಿರುವುದನ್ನು ನಾನು ಬಲ್ಲೆ ಇಯಜ್ಞಾಖಾನರು ದೊಡ್ಡ ನವಾಬರ ಮೇಲಿನ ಗೌರವದಿಂದ, ನನ್ನ ಮಾತಿನ ನಿರ್ಬಂಧದಿಂದ ರಾಜ್ಯಪರಿತ್ಯಾಗ ಮಾಡಿದರು ಅಲ್ಲದೇ ನೀವಿಬ್ಬರೂ ರಣಕ್ಷೇತ್ರದಲ್ಲಿ ಯುದ್ಧಕ್ಕೆ ನಿಂತಿದ್ದರೆ ನಾನು ಅಂದೇ ವಿಷಪಾನ ಮಾಡಿ ಪ್ರಾಣವನ್ನು ಒಗೆಯುತ್ತಿದ್ದೆನು

ಸುಲ್ತಾನ್—ವೀರವುರೂಷರು ಯುದ್ಧ ಮಾಡುವುದು ಸಹಜ ! ಕೋಮಲಾಂಗಿಯಾದ ನೀನು ವಿಷಪಾನ ಮಾಡುವುದು ಉಚಿತವೇ ?

ದಾಲತ್—ನೀವಿಬ್ಬರೂ ವೀರರು ಹೌದು ಸಮಸಮ ಪರಾಕ್ರಮಿಗಳೂ ಹೌದು ದೊಡ್ಡ ನವಾಬರ ಪುತ್ರರಾದ ನೀವುಗಳು ಪರಸ್ಪರ ಯುದ್ಧ ಮಾಡುವುದು ಯೋಗ್ಯವಲ್ಲ, ಯಾವ ರಾಜ್ಯವನ್ನು ಜಯಿಸುವುದಕ್ಕಾಗಿ ನೀವಿಬ್ಬರೂ ಯುದ್ಧಮಾಡಬೇಕು ?

ಸುಲ್ತಾನ್—ದಾಲತ್ ! ಈ ಮೈಸೂರಿಗೆ ಇಬ್ಬರು ನವಾಬರು ಇರಲಾರದು.

ದಾಲತ್—ಸುಲ್ತಾನರೇ ಈ ಮೈಸೂರು ರಾಜ್ಯವನ್ನು ಕಟ್ಟಿದವರು ದೊಡ್ಡ

ನವಾಬರು ಈ ರಾಜ್ಯವು ಅವರದು ಅವರು ನಿಮ್ಮಿಬ್ಬರ ಯುದ್ಧದಿಂದ ಮೈಸೂರಿಗೆ ಕ್ಷೇಮವಾಗುವುದಿಲ್ಲವೆಂದು ಖಡಾಖಂಡಿತವಾಗಿ ಹೇಳಿದ್ದಾರೆ ನಿಮ್ಮಿಬ್ಬರಿಗೂ ಯುದ್ಧವಾಗದಂತೆ ತಡೆಯಲು ನನ್ನನ್ನು ನೇಮಿಸಿರುತ್ತಾರೆ

ಸುಲ್ತಾನ್—ದೌಲತ್ ! ನಮ್ಮಿಬ್ಬರನ್ನೂ ನೀನು ಹೇಗೆ ತಡೆಯಬಲ್ಲೆ ?

ದೌಲತ್—ಈ ನಶ್ವರವಾದ ಪ್ರಾಣವನ್ನು ಬಲಿದಾನ ಮಾಡಿ ತಡೆಯುತ್ತೇನೆ.

ಸುಲ್ತಾನ್—ದೌಲತ್ ! ನೀನು ವೀರರಮಣಿಯೇ ಹೌದು ! ಬಾಲ್ಯದಿಂದಲೂ ನಾನು ನಿನ್ನಲ್ಲಿ ಅನುರಕ್ತನಾಗಿದ್ದೇನೆಂಬುದನ್ನು ನೀನು ಬಲ್ಲೆ ನೀನು ನನ್ನಲ್ಲಿ ಎಷ್ಟೋ ಸ್ನೇಹವನ್ನಿಟ್ಟಿದ್ದೆ ಎಷ್ಟೋ ಪ್ರೇಮವನ್ನು ಬೆಳೆಸಿದ್ದೆ ನೀನು ನನ್ನಲ್ಲಿ ಅನುಗ್ರಹಿಸು! ನೀನು ನನ್ನ ರಾಣಿಯಾದರೆ ನಾನು ಈ ಸಾಮ್ರಾಜ್ಯವನ್ನು ಸ್ಥಾಪಿಸಬಲ್ಲೆ

ದೌಲತ್—ಸುಲ್ತಾನನೇ ! ನಾನು ವಿವಾಹಿತಳಾಗುವವರೆಗೆ ವೀರರಮಣಿಯೇ ಹೌದು ನನಗೆ ಮದುವೆಯಾದರೆ ಅಂದಿನಿಂದ ಅಂತಃಪುರದ ವಿಲಾಸಿನಿ. ನೀನು ನನ್ನಲ್ಲಿ ಎಷ್ಟು ಅನುರಕ್ತನಾಗಿರುವೆ ಎಂಬುದನ್ನೂ, ನನ್ನ ಮೋಹಕ್ಕಾಗಿ ಸರ್ವಸ್ವವನ್ನೂ ಪರಿತ್ಯಾಗ ಮಾಡುವೆ ಎಂಬುದನ್ನೂ ನಾನು ಚೆನ್ನಾಗಿ ಬಲ್ಲೆ. ಶತ್ರುಗಳು ಬಂದು ನಮ್ಮ ರಾಜ್ಯವನ್ನು ಸೂರೆ ಮಾಡುತ್ತಿದ್ದರೆ ನೀನು ಅಂತಃಪುರದಲ್ಲಿ ವಿಲಾಸಮಗ್ನನಾಗಿರುವೆ ಮೈಸೂರಿಗೆ ಸುತ್ತಲೂ ಶತ್ರುಗಳು ಮೈಸೂರಿನ ರಾಜ್ಯಶ್ರೀಯು ಹಾಗೆ ಮಣ್ಣುಪಾಲಾಗುವುದನ್ನು ನೋಡಿ ನಾನು ಸಹಿಸಲಾರೆ ಅದಕ್ಕೆ ನಾನೇ ಕಾರಣಳಾಗುವುದಂತೂ ಅಚಿಂತ್ಯವಾದುದು ಅದಕ್ಕಿಂತ ನಾನೇ ಸಾಯುವುದು ಶ್ರೀಯಸ್ಕರ

ಸುಲ್ತಾನ್—ದೌಲತ್ ! ನಾನು ಕಾಮಲೋಲುಪನಾಗಿ ಅಂತಃಪುರದ ವಾಠಿ ವಾಳವಾಗಿ ಬದುಕುವುದಿಲ್ಲ ! ನಿನ್ನ ಸಾನ್ನಿಧ್ಯವಿದ್ದರೆ ನನ್ನ ಉತ್ತಾಹವು ಇಮ್ಮಡಿ ಯಾಗುತ್ತದೆ ನೀನು ಅನುಗ್ರಹ ಮಾಡಿ ನನ್ನ ರಾಣಿಯಾದರೆ ಪ್ರತಿಯೊಂದು ಯುದ್ಧದಲ್ಲಿಯೂ ಜಯಶ್ರೀಯನ್ನು ತರುವೆನು !

ದೌಲತ್—ಸುಲ್ತಾನನೇ ? ಪ್ರತಿಯೊಂದು ಯುದ್ಧದಲ್ಲಿಯೂ ನಾನು ನಿನ್ನ ಜೊತೆಯಲ್ಲಿಯೇ ಇರುವೆನು ರಣಕ್ಷೇತ್ರದಲ್ಲಿ ಲಭಿಸುವ ಜಯವು ನನ್ನದು. ಅದರ ಶ್ರೀಮಂತನು ನೀನು ನೀನು ವೀರಸ್ವರ್ಗಕ್ಕೆರಿದರೆ ನಾನು ಮುಂದೆ ಹೋಗಿ ನಿನಗಾಗಿ ಸ್ವಾಗತಿಸುವೆನು

ಸುಲ್ತಾನ್ — ದೌಲತ್ ! ನೀನು ಶ್ರೀರಂಗಪಟ್ಟಣದಲ್ಲಿಯೇ ಇದ್ದರೆ ನಾನು ಧನ್ಯನಾಗುವೆನು ದೇವಿ ! ಅನುಗ್ರಹಿಸು ಇಲ್ಲದಿದ್ದರೆ ಈ ನಗರದಲ್ಲೇ ಇರಲು ನನಗೆ ಅಪ್ಪಣೆಕೊಡು !

ದೌಲತ್—ಸುಲ್ತಾನನೇ! ನಿನ್ನ ಬುದ್ಧಿಗೆ ಇಂಥಾ ಗ್ರಹಣ ಹಿಡಿದಿದೆಯೆಂದು ನಾನರಿತರಲಿಲ್ಲ ನೀನು ಇಲ್ಲಿದ್ದರೆ ನಗರವು ಸ್ವಾಧೀನವಾಗುವುದೂ ಇಲ್ಲ ಶ್ರೀರಂಗ ಪಟ್ಟಣವೂ ಒಂದೇದಿನದಲ್ಲಿ ಕೈತಪ್ಪಿ ಹೋಗುವುದು

ಸುಲ್ತಾನ—ದೇವಿ! ಈ ರಾಜ್ಯವು ನನಗೆ ಬೇಡ! ಈ ಯುದ್ಧ ವಿಗ್ರಹಗಳಲ್ಲಿ ನನಗೆ ಅಭಿರುಚಿಯಿಲ್ಲ ನಿಜವಾಗಿಯೂ, ಸತ್ಯವಾಗಿಯೂ ಈ ರಾಜ್ಯವನ್ನು ಇಯಜ್ಜಾ ಖಾನನಿಗೆ ಕೊಟ್ಟುಬಿಡುತ್ತೇನೆ. ನನಗೆ ಜಗನ್ನೋಹಿನಿಯಾದ ನೀನೊಬ್ಬಳಲ್ಲದೆ ಈ ಜಗತ್ತಿನಲ್ಲಿ ವಾಂಛಿತವಸ್ತುವೇ ಬೇರೊಂದಿಲ್ಲ

ದೌಲತ್—ಸುಲ್ತಾನನೇ! ದೊಡ್ಡನವಾಬರವರು ಈ ರಾಜ್ಯವನ್ನು ಕಟ್ಟಲು ಈ ರಾಜ್ಯವನ್ನು ಆಳಲು ನೀನು ದಕ್ಷನೆಂದೇ ನಿನಗೆ ಒಪ್ಪಿಸಿದರು. ಇಂದು ನನಗಾಗಿ ರಾಜ್ಯತ್ಯಾಗ ಮಾಡುವುದಾದರೆ ಈ ರಾಜ್ಯದ ಕ್ಷೇಮಕ್ಕಾಗಿ ನಾನು ಪ್ರಾಣವನ್ನು ಪರಿತ್ಯಾಗಮಾಡುವೆನು

ಸುಲ್ತಾನ—ದೇವಿ! ದೌಲತ್! ಸಂಧ್ಯಾಕಾಲದಲ್ಲಿ ಅಷ್ಟೊಂದು ಕರುಣಾಮಯಿಯಾಗಿ, ಪ್ರೇಮಮಯಿಯಾಗಿ ಬಡಬಗ್ಗರನ್ನು ಅನುಗ್ರಹಿಸಿದ ನೀನು ನನ್ನಲ್ಲೇಕೆ ಇಷ್ಟು ಕಠಿಣ ಹೃದಯದವಳಾಗಿರುವೆ ನಾನು ಬಾಲ್ಯದಿಂದಲೂ ನನ್ನ ಹೃದಯ ಸಿಂಹಾಸನದಲ್ಲಿ ನಿನ್ನ ಮೋಹನ ಮೂರ್ತಿಯನ್ನು ಆರಾಧಿಸುತ್ತಿದ್ದೇನೆ ನೀನು ಪ್ರಸನ್ನಳಾಗು! ಎಂದು ದೌಲತ್ತಳ ಎರಡು ಕೈಗಳನ್ನೂ ಹಿಡಿದು ಬೇಡಿದನು

ದೌಲತ್—(ಟಿಪ್ಪುವಿನ ಭುಜದ ಮೇಲೆ ಕೈಯ್ಯಿಟ್ಟು) ಸುಲ್ತಾನನೇ! ನಾನು ಪ್ರೇಮಮಯಿಯೂ ಅಲ್ಲ! ಕರುಣಾಮಯಿಯೂ ಅಲ್ಲ. ನಾನು ದೊಡ್ಡನವಾಬರ ಪಾಲಿತ ಪುತ್ರಿ! ಅವರು ನನ್ನನ್ನು ಪಣವಾಗಿಟ್ಟಿದ್ದಾರೆ ನೀನು ಮೈಸೂರು ರಾಜ್ಯದಲ್ಲಿ ಸುಲ್ತಾನೀ ಚಕ್ರಾಧಿಪತ್ಯವನ್ನು ಸ್ಥಾಪಿಸಿದರೆ ಅಂದು ನಾನು ಸ್ವಯಂವರದಿಂದ ನಿನ್ನನ್ನು ವರಿಸುವೆನು ಅದು ದೊಡ್ಡ ನವಾಬರು ಕಟ್ಟಿದ ಪಣ! ನೀನು ಪರಾಕ್ರಮದಿಂದ ಆ ಪಣವನ್ನು ಜಯಿಸು!

ಟಿಪ್ಪುವು ದೌಲತ್ತಳ ಸಾನ್ನಿಧ್ಯಸ್ಪರ್ಶದಿಂದ ಉನ್ಮತ್ತನಂತಾದನು ದೌಲತ್ತಳ ಮಾತುಗಳು ಅವನಿಗೆ ಅರ್ಥವಾಯಿತೋ ಇಲ್ಲವೋ ಹೇಳುವುದು ಕಷ್ಟ! “ನಿನ್ನನ್ನು ಸ್ವಯಂವರದಿಂದ ವರಿಸುತ್ತೇನೆ.” ಎಂಬ ನುಡಿಯು ಮಾತ್ರ ದಿವ್ಯ ಸಂಗೀತದಂತೆ ಅವನಿಗೆ ಬೋಧೆಯಾಯಿತು. ಪ್ರೇಮವಿಹ್ವಲನಾದ ಸುಲ್ತಾನನು ದೌಲತ್ತಳನ್ನು ಬಿಗಿ ಧಸ್ಪಿದನು. ದೌಲತ್ತಳು ಆ ಬಾಹುಬಂಧನದಿಂದ ತಪ್ಪಿಸಿಕೊಳ್ಳುವಷ್ಟರಲ್ಲಿ ಟಿಪ್ಪುವು ಬಲಾತ್ಕಾರದಿಂದ ಅವಳ ವದನವನ್ನು ಚುಂಬಿಸಿದನು. ಚಂದನ ವೃಕ್ಷವನ್ನು ಸುತ್ತಿ ಬಿಗಿದಿರುವ ಘಟಕರ್ಪದಂತೆ ದೌಲತ್ತಳನ್ನು ಬಿಗಿದು ಆಲಿಂಗಿಸದನು ದೌಲತ್ತಳು ಬಲ ಪ್ರಯೋಗದಿಂದ ಸುಲ್ತಾನನನ್ನು ತಳ್ಳಿದಳು. ಸುಲ್ತಾನನು ಕೆಳಗೆ ಬಿದ್ದನು.

ದೌಲತ್ತಳು ದುರದುರನೆ ನೋಡುತ್ತಾ ನಿಂತಳು. ರಾಧೆಯು ಏನೋ ಅಜ್ಞಾತುರ್ಯ ನಡೆದಿದೆಯೆಂದು ಗಾಬರಿಯಿಂದ ಬಂದು ನೋಡಿದಳು ಶಿಲಾಮೂರ್ತಿಯಂತೆ ನಿಂತಿದ್ದ ದೌಲತ್ತಳ ಕಡೆಗೆ ತಿರುಗಿ ನೋಡಿದಳು, ರಾಧೆಯು ದೌಲತ್ತಳನ್ನು ನೋಡಿ ನಕ್ಕಳು. ದೌಲತ್ತಳು ಅಲುಗಾಡದೆ ಸುಲ್ತಾನನ ಕಡೆಗೇ ನೋಡುತ್ತಿದ್ದಳು ರಾಧೆಯು ಸುಲ್ತಾನನ ಅವಸ್ಥೆಯನ್ನು ನೋಡಿದಳು ಅವನು ಜ್ಞಾನಶೂನ್ಯನಾಗಿದ್ದನೇನು? ಇಲ್ಲ! ಕಣ್ಣುಗಳನ್ನು ಬಿಟ್ಟುಕೊಂಡಿಲ್ಲವೇನು? ಬಿಟ್ಟುಕೊಂಡು ನೋಡುತ್ತಿದ್ದಾನೆ ಆದರೆ ಅನನಿಗೇನು ಕಾಣುತ್ತದೆ? ಎದುರಿನಲ್ಲಿ ನಿಂತಿರುವ ಆ ಮೋಹಿನೀರೂಪವು ಅವನ ಕಣ್ಣುಗಳಲ್ಲಿ ತುಂಬಿದೆ “ದೌಲತ್! ದೌಲತ್, ನನ್ನಲ್ಲಿ ಪ್ರಸನ್ನಳಾಗು, ನನ್ನನ್ನು ಅನುಗ್ರಹಿಸು” ಎಂದು ದೀನವಾಣಿಯಿಂದ ಬೇಡಿಕೊಳ್ಳುತ್ತಿದ್ದಾನೆ ರಾಧೆಯು ಸುಲ್ತಾನನ ಸಕ್ಕದಲ್ಲಿ ಕುಳಿತುಕೊಂಡು ಎಷ್ಟೋ ಶೈಶ್ಯೋಪಚಾರವನ್ನು ಮಾಡಿದಳು. ಸುಲ್ತಾನನು ಏಳಲಿಲ್ಲ ಶಿಲಾಮೂರ್ತಿಯಂತೆ ನಿಂತಿದ್ದ ದೌಲತ್ತಳು ಬಂದು ಸುಲ್ತಾನನ ಮೈ ತಡವಿದಳು ಸಂಜೀವನ ಸ್ಪರ್ಶವಾದಂತೆ ಸುಲ್ತಾನನು ಎದ್ದು ಕುಳಿತನು. ರಾಧೆಯು ಶೀತಳ ಪಾನೀಯವನ್ನು ತಂದು ಸ್ವೀಕರಿಸುವಂತೆ ಸುಲ್ತಾನನನ್ನು ಪ್ರಾರ್ಥಿಸಿದಳು. ಸುಲ್ತಾನನು ಸ್ವೀಕರಿಸಿದನು. ರಾಧೆಯು ಸುಲ್ತಾನನನ್ನು ಹಜಾರದಿಂದ ಚಂದ್ರಶಾಲೆಗೆ ಕರೆದುಕೊಂಡು ಹೋದಳು. ದೌಲತ್ತಳು ಅವರ ಜೊತೆಯಲ್ಲೇ ಚಂದ್ರಶಾಲೆಗೆ ಹೋದಳು ಅಲ್ಲಿ ಅಮೃತಶಿಲಾ ಮಂಟಪದಲ್ಲಿ ಮೂವರೂ ಕುಳಿತರು. ಮಾತಿಗೆ ಮೊದಲಿಡುವುದಕ್ಕೆ ಆರಂಭಿಸುವಷ್ಟರಲ್ಲಿ, ರಾಧೆಯು ಪರಿಹಾಸ್ಯ ವಚನಗಳಿಗೆ ಪೀರಿಕೆ ಹಾಕುವಷ್ಟರಲ್ಲಿ ದೌಲತ್ತಳ ಮುಖದಲ್ಲಿ ನಾಚಿಕೆಯೂ ಸಂಕೋಚ ಭಾವವೂ ಅಳಿಸಿ ನವಪ್ರಕಾಶವು ಉದಯವಾಗುವಷ್ಟರಲ್ಲಿ, ಸುಲ್ತಾನನು ತನ್ನ ಉನ್ನತವಸ್ಥೆಯ ಪರಿಣಾಮವನ್ನು ಅರಿತುಕೊಳ್ಳುವಷ್ಟರಲ್ಲಿ ದೂರದ ವನಪ್ರದೇಶದಲ್ಲಿ “ಥಂ! ಥಂ!” ಎಂದು ಫಿರಂಗಿಯ ಶಬ್ದವಾಯಿತು ಅದನ್ನು ಕೇಳಿ ಮೂವರೂ ಬೆಚ್ಚಿ ಬಿದ್ದರು

ಸುಲ್ತಾನನು ಘಾಬರಿಯಿಂದ ಎದ್ದು ಸುತ್ತಲೂ ನೋಡಿದನು ಏನೂ ಕಾಣಲಿಲ್ಲ. ರಾಧೆಯ ಕಡೆ ತಿರುಗಿ “ರಾಣಿಯವರೇ, ಇದೇನು ಕೌತುಕ!” ಎಂದನು. ರಾಧೆಯು ನೋಡಿದಳು, ಆಲೋಚನೆ ಮಾಡಿದಳು ಏನೂ ತಿಳಿಯಲಿಲ್ಲ. ಮತ್ತೊಂದಾವರ್ತಿ ಫಿರಂಗಿಯ ಸದ್ದು ಕೇಳಿಸಿತು.

ಸುಲ್ತಾನನು—ರಾಣಿಯವರೇ! ಇಂದಿನ ಪ್ರಸಂಗವು ಸುಮುಖವಾಗಿ ಕಾಣುವುದಿಲ್ಲ ನಾನು ಆ ಶಬ್ದ ಕೇಳಿಸುವಲ್ಲಿಗೆ ಹೋಗುತ್ತೇನೆ.

ರಾಧೆ—ಸುಲ್ತಾನರೇ, ನೀವು ಏಕಾಏಕಿಯಾಗಿ ಅಲ್ಲಿಗೆ ಹೋಗಿ ಏನು ಮಾಡುತ್ತೀರಿ? ನಿಮ್ಮ ತಿಬಿರವು ಒಂದು ಯೋಜನದೂರದಲ್ಲಿದೆ.

ಸುಲ್ತಾನ್—ದೇವಿ ! ನಾನು ಸ್ವಲ್ಪ ಸೈನ್ಯವನ್ನು ಇಲ್ಲಿಗೆ ತಂದಿದ್ದೇನೆ.

ರಾಧೆ—ನೀವು ಸೈನ್ಯವನ್ನೇಕೆ ಇಲ್ಲಿಗೆ ಕರೆತಂದಿರಿ ?

ಸುಲ್ತಾನ್—ಸಂದರ್ಭವು ಬಂದರೆ ಆತ್ಮರಕ್ಷಣೆಗಾಗಿ !

ರಾಧೆ—ಸುಲ್ತಾನರೇ, ನೀವು ಗುಪ್ತಸೈನ್ಯವನ್ನು ತಂದಿರುವುದನ್ನು ನಾನು ಬಲ್ಲೆ ! ನೀವು ಇಯಜ್‌ಖಾನರು — ಈ ಸೋನಾಮಹಲಿನಲ್ಲಿರಬಹುದೆಂದು, ಅವರನ್ನು ಸುಲಭವಾಗಿ ಸುತ್ತುಕಟ್ಟಬಹುದೆಂದು ಸೈನ್ಯವನ್ನು ತಂದಿರಿ ! ಇಲ್ಲವೇ ಈ ಸೋನಾಮಹಲನ್ನು ಹೊತ್ತುಕೊಂಡು ಹೋಗಲು ಈ ಸೈನ್ಯವನ್ನು ತಂದಿದ್ದೀರಿ !

ಸುಲ್ತಾನ್—ದೇವಿಯವರೇ, ನೀವು ಯಾವಾಗಲೂ ಹಾಸ್ಯಮಯಿ ! ನೀವು ನಿರ್ಭಯವಾಗಿರುವುದನ್ನು ನೋಡಿ ನನಗೆ ಆಶ್ಚರ್ಯವಾಗುತ್ತದೆ

ರಾಧೆ—ಸಾಕ್ಷಾತ್ ಸುಲ್ತಾನರವರು ಸಮ್ಮುಖದಲ್ಲಿರುವಾಗ ನಮಗೆ ಭಯವೆಲ್ಲಿ ಬಂತು ? ಆದರೆ ಸುಲ್ತಾನರೇ ತಮ್ಮ ಹಾಗೆ ನಾನೂ ಆತ್ಮರಕ್ಷಣೆಯನ್ನು ಸಿದ್ಧಮಾಡಿ ಕೊಂಡೇ ಇದ್ದೇನೆ ನೋಡಿರಿ !

ರಾಧೆಯು ಮೇಲಿನ ಉಪ್ಪರಿಗೆಯ ಮೇಲೆ ಏರಿ ತುತ್ತೂರಿಯನ್ನು ಬಾರಿಸಿದಳು ಆ ವನ ಮಧ್ಯದಿಂದ ಇರುವೆಯ ಹಿಂಡಿನಂತೆ ಕೆಂಪು ಉಷ್ಟ್ರೀಷದ ಸೃಷ್ಟಿಕರು ಸಾಲಾಗಿ ಬರಲಾರಂಭಿಸಿದರು ಸುಲ್ತಾನನು ಆ ಸೈನ್ಯವನ್ನು ನೋಡಿ ಬೆರಗಾದನು.

ಸುಲ್ತಾನ್—ರಾಣಿಯವರೇ ! ಈ ನಿಮ್ಮ ಸೈನ್ಯವೆಷ್ಟಿದೆ

ರಾಧೆ—ಸುಮಾರು ಎರಡು ಸಹಸ್ರವಿದೆ

ಸುಲ್ತಾನ್—ಶತ್ರುಗಳ ಸೈನ್ಯವು ಇನ್ನೂ ಬಲವಾಗಿದ್ದರೆ ?

ರಾಧೆ—ನಗರದ ರಾಜ್ಯದವರಾರೂ ನಮ್ಮ ಸೈನ್ಯದ ಮೇಲೆ ಯುದ್ಧವನ್ನು ಮಾಡುವುದಿಲ್ಲ. ಹೊರಗಿನವರದು ಹತ್ತು ಸಹಸ್ರ ಸೈನ್ಯವಿದ್ದರೂ ಈ ಬೆಟ್ಟ ಗುಡ್ಡಗಳಲ್ಲಿ, ಈ ನಿಶಿತಾತ್ರಿಯಲ್ಲಿ ನಮ್ಮ ಸೈನ್ಯದೊಡನೆ ಯಾರೂ ಯುದ್ಧವನ್ನು ಮಾಡಲಾರರು ಬೆಳಗಾಗುವುದರೊಳಗಾಗಿ ನಾವು ಯುದ್ಧವನ್ನು ಪೂರೈಸಿಬಿಡುತ್ತೇವೆ. ರಾತ್ರಿ ಯುದ್ಧದಲ್ಲಿ ಯಾವಾಗಲೂ ಜಯವು ನಮ್ಮದು

ಸುಲ್ತಾನ್—ಈ ಸೈನ್ಯವನ್ನು ತೆಗೆದುಕೊಂಡು ಹೋಗಿ ಶತ್ರುಗಳೊಡನೆ ಯುದ್ಧ ಮಾಡುವವರಾರು ?

ರಾಧೆ—(ಎದೆತಟ್ಟಿ) ನಾನು!

ಸುಲ್ತಾನನು ಅವಾಕ್ಯಾದನು!

ರಾಧೆಯು ಕೆಳಗಿಳಿದು ಹೋಗಿ ಯುದ್ಧಕ್ಕೆ ಅನುವಾದ ಉಕ್ಕಿನ ಅಂಗಿಯನ್ನು ತೊಟ್ಟು, ಉಕ್ಕಿನ ಉಷ್ಟ್ರೀಷವನ್ನು ಧರಿಸಿ, ಸೊಂಟಕ್ಕೆ ಕತ್ತಿಯನ್ನು ಕಟ್ಟಿಕೊಂಡು,

ಕೈಯ್ಯಲ್ಲಿ ಗುರಾಣಿಯನ್ನು ಹಿಡಿದುಕೊಂಡು ಸುಲ್ತಾನನ ಮುಂದೆ ಬಂದು ನಿಂತಳು. ನಗುನೋಗದಿಂದ ದೌಲತ್ತಳನ್ನು ನೋಡಿ "ಅಕ್ಕ! ಯುದ್ಧಕ್ಕೆ ಅನುಜ್ಞೆಯನ್ನು ಕೊಡಿರಿ!" ಎಂದು ಹೇಳಿ ಸುಲ್ತಾನರ ಕಡೆ ತಿರುಗಿ "ಸುಲ್ತಾನರೆ! ಈ ದೌಲತ್ತಳನ್ನು ರಕ್ಷಣೆಮಾಡಿಕೊಂಡಿರಿ!" ಎಂದಳು.

ಸುಲ್ತಾನನು "ಯುದ್ಧ ಪ್ರಸಂಗ ಒದಗಿರುವಾಗ ರಾಧಾರಾಣಿಯವರೊಬ್ಬರನ್ನು ಶತ್ರು ಸೈನ್ಯದ ಮುಂದೆ ಕಳಿಸಿ ನಾನು ಇಲ್ಲಿ ಹೇಡಿಯಂತೆ ಕುಳಿತಿರಲು ಒಪ್ಪುವುದಿಲ್ಲ ನಾನು ರಾಧಾರಾಣಿಯವರ ಸಹಾಯಕ್ಕೆ ಹೊರಡುತ್ತೇನೆ." ಎಂದು ಹೇಳಿ ಎದ್ದನು.

ದೌಲತ್ತಳು ಮೌನವಾಗಿ ಕೆಳಗಿಳಿದು ತಾನೂ ಯುದ್ಧದ ದಿರಸನ್ನು ಧರಿಸಿ ರಾಧೆಯ ಜೊತೆಗೆ ಬಂದು ನಿಂತಳು

ರಾಧೆಯು ಸುಲ್ತಾನರನ್ನು ಕುರಿತು "ಸುಲ್ತಾನರೇ ನಾವಿಬ್ಬರೂ ಯುದ್ಧಕ್ಕೆ ಹೋಗುತ್ತೇವೆ ತಾವು ತಮ್ಮ ಶಿಬಿರಕ್ಕೆ ಹೋಗಿರಿ!" ಎಂದು ಹೇಳಿದಳು.

ಸುಲ್ತಾನನು "ನಿಮ್ಮಿಬ್ಬರನ್ನೇ ಶತ್ರು ಸೈನ್ಯ ಮಧ್ಯಕ್ಕೆ ಕಳಿಸಿ ನಾನು ನನ್ನ ಶಿಬಿರಕ್ಕೆ ಹೋಗಿ ಸೇರಿಕೊಳ್ಳುವುದು ಉಚಿತವೇ?" ಎಂದು ಹೇಳಿ ರಾಧೆಯೊಡನೆ ಕೆಳಗಿಳಿದು ಸೋನಾಮಹಲಿನ ನೆಲಮಾಳಿಗೆಗೆ ಹೋದನು

ಅಲ್ಲಿದ್ದ ಅಸ್ತ್ರಾಸ್ತ್ರಗಳ ಅಚ್ಚುಕಟ್ಟನ್ನು ನೋಡಿ ಆಶ್ಚರ್ಯ ಚಕಿತನಾದನು. ತನಗೆ ಅನುವಾದ ಯುದ್ಧ ಕವಚವನ್ನು ಧರಿಸಿದನು ರಾಧೆಯು ದರಿಯಾಬಾಗಿನ ಹೊರವಳಯದಲ್ಲಿ ದಾಟಿಹೋಗಿ ಎರಡು ಬಿಳಿ ಕುದುರೆಗಳನ್ನೂ ಒಂದು ಕಪ್ಪು ಕುದುರೆಯನ್ನೂ ಸಜ್ಜುಮಾಡಿ ತಂದು ಸೋನಾಮಹಲಿನ ಪಾವಟಿಗೆಗಳ ಹತ್ತಿರ ನಿಲ್ಲಿಸಿದಳು. ರಾಧೆಯೂ, ದೌಲತ್ತಳೂ ಲಾಘವದಿಂದ ಹಾರಿ ಕುದುರೆಗಳನ್ನು ಹತ್ತಿದರು ಸುಲ್ತಾನನು ಕುದುರೆಯನ್ನು ಹತ್ತಿ ತನ್ನ ಕುದುರೆಯನ್ನು ಮುಂದೆ ನಡೆಸಿದನು. ರಾಧೆಯು ಮುಂದೆ ಮುಂದೆ ಹೋಗಿ ತುತ್ತೂರಿಯನ್ನು ಊದಿದಳು. ಕೆಂಪು ಉಷ್ಣೀಷದ ಸೈನ್ಯಿಕರು ವ್ಯೂಹರಚನೆಯಿಂದ ಹಿಂದೆ ಹೊರಟರು

ದೌಲತ್ತಳೂ, ರಾಧಾರಾಣಿಯೂ ಶ್ವೇತಾಶ್ವಗಳನ್ನು ಏರಿ ಸೃನ್ಯವನ್ನು ನಡೆಸಿಕೊಂಡು ಹೋಗುತ್ತಿದ್ದರು ಟಿಪ್ಪುಸುಲ್ತಾನನು ಅವರೊಡನೆ ಹೊರಟನು

ನಗರದ ರಣಕ್ಷೇತ್ರದಲ್ಲಿ

ಸುಲ್ತಾನ—ರಾಣಿಯವರೇ! ತಾವು ಯುದ್ಧಕ್ಕೆ ಹೊರಟಿದ್ದೀರಿ! ಈ ದರಿಯಾಬಾಗಿನ ರಕ್ಷಣೆಗೇನು ಏರ್ಪಾಟು ಮಾಡಿರುತ್ತೀರಿ? ಇಲ್ಲಿ ಅಪಾರವಾದ ಧನಕನಕಗಳಿವೆ.

ರಾಧೆ—ಸುಲ್ತಾನರೇ! ಇಲ್ಲಿ ಒಂದು ಕುರುಡು ಕಾಸೂ ಇಲ್ಲ ದೌಲತ್ ರಾಣಿಯವರೂ, ನಾನೂ ಇಲ್ಲಿ ಇಲ್ಲದ ಮೇಲೆ ಈ ದರಿಯಾಬಾಗಿನ ಹಂಬಲ ಏಕೆ? ಈ ದರಿಯಾಬಾಗಿಗೆ ಶತ್ರುಗಳೇ ಇಲ್ಲ ಇಲ್ಲಿ ನಡೆಯುವ ದಾನಧರ್ಮಗಳೇ ಈ ಮಹಲನ್ನು ರಕ್ಷಿಸುತ್ತವೆ

ಸುಲ್ತಾನ—ತಾವು ಈ ಸೈನ್ಯವನ್ನು ಎಲ್ಲಿಗೆ ನಡೆಸುತ್ತೀರಿ ?

ರಾಧೆ—ಆ ಫಿರಂಗಿ ಶಬ್ದ ಕೇಳಿದ ಲಕ್ಷ್ಯವನ್ನು ಹಿಡಿದು ನಡೆಸುತ್ತೇನೆ

ಸುಲ್ತಾನ—ಆದಷ್ಟು ದೂರವಿದೆ ?

ರಾಧೆ—ಸುಮಾರು ಮೂರು ನಾಲ್ಕು ಮೈಲಿಗಳ ದೂರವಿರಬಹುದು

ಸುಲ್ತಾನ—ಎತ್ತ ಕಡೆ ?

ರಾಧೆ—ತಮ್ಮ ಶಿಬಿರದ ಕಡೆ

ಸುಲ್ತಾನ—ಇಲ್ಲ! ನಮ್ಮ ಶಿಬಿರವು ಉತ್ತರದ ಕಡೆಗಿದೆ. ಈ ಸದ್ದು ದಕ್ಷಿಣದ ಕಡೆಯಿಂದ ಸ್ಪಷ್ಟವಾಗಿ ಕೇಳಿಸಿತು

ರಾಧೆ—ತಮ್ಮ ಶಬ್ದ ಗ್ರಹಣವು ತಪ್ಪು ಶಬ್ದವಾದುದು ಉತ್ತರ ದಿಕ್ಕಿನಲ್ಲಿಯೇ! ಈ ಪರ್ವತಶ್ರೇಣಿಗಳಲ್ಲಿ ಪ್ರತಿ ಧ್ವನಿಯಾಗಿ ದಕ್ಷಿಣದಲ್ಲಿ ಶಬ್ದವಾದಂತೆ ಕೇಳಿಸುತ್ತದೆ

ಸುಲ್ತಾನ—ನಮ್ಮ ಶಿಬಿರದ ಕಡೆ ಶತ್ರುಗಳ ಸೈನ್ಯವು ಬರುವುದಕ್ಕೆ ಕಾರಣವಿಲ್ಲ. ಬೇಹುಗಾರರು ಸಂಧ್ಯಾಕಾಲದವರೆಗೆ ಪರಸ್ಪೈನ್ಯದ ಸುಳಿವಿಲ್ಲವೆಂದು ವರದಿ ಮಾಡಿರುತ್ತಾರೆ

ರಾಧೆ—ತಮ್ಮ ಬೇಹುಗಾರರು ಈ ಪ್ರಾಂತದ ಅನುಭವವಿಲ್ಲದವರು ಯಾರೋ ಈ ಪ್ರಾಂತದ ಅನುಭವವನ್ನು ಚೆನ್ನಾಗಿ ಅರಿತವರೇ ಈ ಸಮರ ಸನ್ನಾಹವನ್ನು ಮಾಡಿದಾರೆ. ಆದ್ದರಿಂದನಮ್ಮ ಬೇಹುಗಾರರು ಮೋಸ ಹೋಗಿರಬೇಕು

ಮಾತನಾಡುತ್ತಾ ಆಡುತ್ತಾ ರಾಧೆಯು ಕುದುರೆಯನ್ನು ದೌಡಾಯಿಸಿದಳು ಅಷ್ಟರಲ್ಲಿ ಬೇಹುಗಾರರು ಓಡುತ್ತ ಬಂದರು ಅವರು ಸುಲ್ತಾನನ ಬೇಹುಗಾರರು ಸುಲ್ತಾನನ ಸಮಾಚಾರವೇನೆಂದು ವಿಚಾರಿಸಿದನು ಅವರು “ದೊಡ್ಡ ಸೈನ್ಯ ಒಂದು ನಮ್ಮ ಶಿಬಿರದ ಮೇಲೆ ಬರುತ್ತಿದೆಯೆಂದೂ, ಆ ಸೈನ್ಯದಲ್ಲಿ ಫಿರಂಗಿಗಳು-ಬಂದೂಕುಗಳೂ ಹೇರಳವಾಗಿವೆಯೆಂದೂ, ಶತ್ರು ಸೈನ್ಯವು ಬಲು ದೊಡ್ಡದೆಂದೂ, ಶಿಸ್ತಿನಿಂದ ಬರುತ್ತಿದೆಯೆಂದೂ ಅರಿಕೆ ಮಾಡಿದರು ಸಮಾಚಾರವನ್ನು ಶಿಬಿರಕ್ಕೂ ತಿಳಿಸಿ, ಹುಜೂರಿಗೆ ಅರಿಕೆ ಮಾಡಲು ಬರುತ್ತಿದ್ದೇವೆಂದು” ಬಿನ್ನಹ ಮಾಡಿದರು

ರಾಧೆಯು “ಸುಲ್ತಾನರವರೇ ತಮ್ಮ ಮೇಲೆ ಯುದ್ಧ ಮಾಡಲು ಯಾರೋ ಮಹಾ ಸೈನ್ಯವನ್ನು ತರುತ್ತಿದ್ದಾರೆ ಇಂದು ರಾತ್ರಿ ತಮ್ಮ ಶಿಬಿರದ ಮೇಲೆ ಘೋರ ಆಕ್ರಮಣವಾಗಬಹುದು ತಾವು ತಮ್ಮ ಶಿಬಿರಕ್ಕೆ ಹೊರಡಿರಿ ಯುದ್ಧದ ಹಂಬಲ

ವಿಲ್ಲದೇ ಸೈನ್ಯವೆಲ್ಲವೂ ಅಸ್ತವ್ಯಸ್ತವಾಗಿರಬಹುದು ನೀವು ಹೋಗಿ ಅದನ್ನು ಲಗುಬಗೆ ಯಿಂದ ಸಿದ್ಧಗೊಳಿಸಿ ನಾವು ಅಷ್ಟರಲ್ಲಿ ಅಡ್ಡದಾರಿಯಿಂದ ಆ ಸೈನ್ಯವನ್ನು ತಡೆಯುವೆವು. ಅವರಲ್ಲಿ ಫಿರಂಗಿಗಳೂ, ಬಂದೂಕಗಳೂ ಇದ್ದರೆ ನಾವು ಜಯಸಲಾರೇವು. ಆದರೆ ಬೆಳಕು ಹರಿಯುವವರೆಗೆ ಅವರನ್ನು ತಡೆಯಬಲ್ಲೆವು ಅಷ್ಟರಲ್ಲಿ ಬೆಳಕು ಹರಿದುಬಿಟ್ಟರೆ ಇಂದಿನ ಯುದ್ಧದಲ್ಲಿ ತಮ್ಮ ಜಯವು ಸಿದ್ಧ !” ಎಂದಳು

ಸುಲ್ತಾನನು ತನ್ನ ಶಿಬಿರದ ಕಡೆ ಹೊರಟನು.

ರಾಧೆಯೂ, ದೌಲತ್ತಳೂ ಅಡ್ಡದಾರಿಯಿಂದ ತಮ್ಮ ಸೈನ್ಯವನ್ನು ನಡೆಸಿಕೊಂಡು ಹೋದರು ಅವರು ಉತ್ತರ ದಿಕ್ಕಿನಲ್ಲಿ ಬರುತ್ತಿದ್ದ ಮಹಾ ಸೈನ್ಯವನ್ನು ಮುಖಭಾಗ ದಿಂದ ಎದುರಿಸದೇ ಪಕ್ಕದಿಂದ ನುಗ್ಗಿ ಹೋರಾಟವನ್ನು ಆರಂಭಿಸಿದರು. ಸೇನಾಧಿ ಪತಿಯು ತನ್ನ ಸೈನ್ಯದಿಂದ ಒಂದು ತುಕ್ಕಡಿಯನ್ನು ವಿಭಾಗಿಸಿ ರಾಧೆಯ ಸೈನ್ಯದೊಡನೆ ಯುದ್ಧ ಮಾಡಲು ಬಿಟ್ಟು ದೊಡ್ಡ ಸೈನ್ಯವನ್ನು ಮುಂದುವರಿಸಿದನು ಅರ್ಧ ಗಂಟೆಯ ಹೊತ್ತು ಎರಡು ಸೈನ್ಯಗಳಿಗೂ ಯುದ್ಧವಾಯಿತು ಅಷ್ಟರಲ್ಲಿ ಮಹಾ ಸೈನ್ಯವು ಮುಂದು ವರಿದು ಹೋಯಿತೆಂದು ಗೊತ್ತಾಯಿತು ಆ ಸೈನ್ಯದ ಅಗ್ರೇಸರನು ಇಯಜ್‌ಖಾನ ನೆಂದು ವರ್ತಮಾನವು ಬಂತು! ರಾಧೆಯೂ, ದೌಲತ್ತಳೂ ಯುದ್ಧ ಕ್ಷೇತ್ರದಿಂದ ಏನೂರು ಬಾರು ದೂರ ಹಿಂದಕ್ಕೆ ಸರಿದು ಬಿಳಿಯ ಬಾವುಟವನ್ನು ಎತ್ತಿ ಹಿಡಿದು ಯುದ್ಧವನ್ನು ನಿಲ್ಲಿಸಬೇಕೆಂದು ತಮ್ಮ ಸೈನಿಕರಿಗೆ ಅಪ್ಪಣೆ ಮಾಡಿದರು.

ದೌಲತ್ತಳು ಸೇನಾನಾಯಕನನ್ನು ಕುರಿತು “ಹುಸೇನ್‌ಖಾನ್ ನಾವಿಬ್ಬರೂ ಸೋತಿದ್ದೇವೆ ತಾವು ನಮ್ಮಿಬ್ಬರನ್ನು ಸೆರೆ ಹಿಡಿಯಬಹುದು” ಎಂದಳು.

ಹುಸೇನ್—ರಾಣಿ ಸಾಹೇಬರವರೇ! ಕೆಂಪು ಉಷ್ಟ್ರೇಷಗಳನ್ನು ಕಾಣುತ್ತಲೇ ನಾವು ಯುದ್ಧವನ್ನು ನಿಲ್ಲಿಸಿಯೇ ಬಿಟ್ಟಿದ್ದೇವೆ. ತಾವು ಸೋನಾಮಹಲಿಗೆ ಚಿತ್ತೈಸ ಬಹುದು. ನಾವು ಮಹಲನ್ನು ರಕ್ಷಣೆ ಮಾಡುತ್ತೇವೆ

ದೌಲತ್—ಹುಸೇನ್‌ಖಾನ್! ಇಯಜ್‌ಖಾನರವರು ಎಲ್ಲಿದ್ದರು? ಎಲ್ಲಿಂದ ಇಷ್ಟು ಮಹಾಸೈನ್ಯವನ್ನು ಸಿದ್ಧಗೊಳಿಸಿ ತಂದರು? ಯಾತಕ್ಕಾಗಿ? ಯಾರ ಮೇಲೆ ಯುದ್ಧ ಮಾಡುವುದಕ್ಕಾಗಿ?

ಹುಸೇನ್—ಹುಜೂರು! ಟಿಪ್ಪುಸುಲ್ತಾನರವರು ತಮ್ಮನ್ನು ಸೆರೆಹಿಡಿಯುವ ರೆಂದು ಸಮಾಚಾರವು ಬಂದಿತು ಟಿಪ್ಪುಸುಲ್ತಾನರ ಮೇಲೆ ಒಂದು ಕೈ ನೋಡಲೇ ಬೇಕೆಂದು ನಮ್ಮ ಸೈನ್ಯವೆಲ್ಲವೂ ಸಿದ್ಧವಾಗಿತ್ತು!

ದೌಲತ್—ನಮ್ಮನ್ನು ಟಿಪ್ಪುಸುಲ್ತಾನರು ಸೆರೆ ಹಿಡಿಯುತ್ತಾರೆಂಬುದಕ್ಕೆ ನಿಮಗೆ ಆಧಾರವೇನಿತ್ತು?

ಹುಸೇ—ಮೈಸೂರು ಸೈನ್ಯದ ಒಂದು ಸಾವಿರ ದಂಡು ದರಿಯಾಬಾಗಿನ ಹೊರ ವಳಯದಲ್ಲಿ ಸಜ್ಜಾಗಿದ್ದ ಸಮಾಚಾರವು ನನಗೆ ಬಂದಿತು ನನ್ನನ್ನು ದರಿಯಾಬಾಗಿನ ರಕ್ಷಣೆಗೆ ಕಳುಹಿಸಿ, ಇಯಜ್‌ಖಾನರವರು ಖುದ್ದಾಗಿ ಟಿಪ್ಪೂ ಸುಲ್ತಾನರ ಪಾಳಯದ ಮೇಲೆ ದಂಡೆತ್ತಿ ಹೋಗಿದ್ದಾರೆ

ದೌಲತ್—ಸೇನಾಧಿಪತಿಗಳೇ! ಸೋನಾಮಹಲಿಗೆ ಏನೂ ಭಯವಿಲ್ಲ ನಮ್ಮ ಗಳಿಗೆ ಏನೂ ಅಪಾಯವಿಲ್ಲ ನೀವು ಭರವಸೆಯಿಂದ ಹೋಗಬಹುದು.

ಹುಸೇಖಾನನು ಇಬ್ಬರಿಗೂ ಸಲಾಂ ಮಾಡಿ ತನ್ನ ಕುದುರೆಯನ್ನು ಸುಲ್ತಾನನ ಶಿಬಿರದ ಕಡೆಗೆ ತಿರುಗಿಸಿದನು.

ಸುಲ್ತಾನನಿಗೆ ರಾಧೆಯು ಹೇಳಿದಷ್ಟು ಅವಕಾಶವು ದೊರೆಯಲೇ ಇಲ್ಲ ಅವನು ತನ್ನ ಶಿಬಿರವನ್ನು ತಲುಪಿ ವಿದ್ಯುದ್ವೇಗದಿಂದ ಸೈನ್ಯವನ್ನು ಎಚ್ಚರಿಸಿದನು ಈ ಮೈಸೂರು ಸೈನ್ಯದ ವ್ಯೂಹ ರಚನೆಯಾಗುವಷ್ಟರಲ್ಲಿ ಶತ್ರು ಸೈನ್ಯವು ಶಿಬಿರವನ್ನು ಹೊಕ್ಕು ಬಿಟ್ಟಿತು ಒಂದು ಕಡೆ ಇಯಜ್‌ಖಾನನೂ, ಮತ್ತೊಂದು ಕಡೆ ಹುಸೇಖಾನನೂ ಮೈಸೂರು ಸೈನ್ಯದ ಮೇಲೆ ಬಿದ್ದರು ಇಯಜ್‌ಖಾನನಿಗೆ ಎದುರಾಗಿ ಜನಾಲ್ಕು ದಿನರು ಯುದ್ಧ ಮಾಡುತ್ತಿದ್ದರು. ಹುಸೇಖಾನನಿದ್ದೆಡೆ ಸ್ವಯಂ ಸುಲ್ತಾನರೇ ಯುದ್ಧ ಮಾಡುತ್ತಿದ್ದರು. ಯುದ್ಧವು ಬಹಳ ಬಿರುಸಿನಿಂದಲೇ ನಡೆಯಿತು ಹುಸೇಖಾನನ ರಣಶೌರ್ಯವನ್ನು ನೋಡಿ ಸುಲ್ತಾನರು ಬೆಚ್ಚಿದರು ಅವನು ಖಾಸಿಂಖಾನನ ಸಹೋದರನೆಂದು ತಿಳಿದು ಸುಲ್ತಾನನಿಗೆ ಮತ್ತೂ ಸಂತೋಷವಾಯಿತು ಇಯಜ್‌ಖಾನರು ಸ್ವಯಂ ಯುದ್ಧಕ್ಕೆ ಬಂದಿದ್ದಾರೆಂದು ತಿಳಿದು ಸುಲ್ತಾನರು ಹರ್ಷದಿಂದ ಉಬ್ಬಿದರು ಆದರೆ ಹುಸೇಖಾನನಿಂದ ತಪ್ಪಿಸಿಕೊಂಡು ಇಯಜ್‌ಖಾನನಿಗೆ ಇದಿರಾಗಿ ನಿಲ್ಲಲು ಆಸ್ಪದವೇ ದೊರೆಯಲಿಲ್ಲ. ಸ್ವಲ್ಪ ಹೊತ್ತಿನೊಳಗಾಗಿ ಜನಾಲ್ಕು ದಿನರು ಬಿದ್ದು ಹೋದರೆಂದು ಸುಲ್ತಾನನಿಗೆ ವರ್ತಮಾನವು ಬಂದಿತು ಹುಸೇಖಾನನರೆದುರಿಗೆ ಹಮೀದ್‌ಖಾನರನ್ನು ನಿಲ್ಲಿಸಿ ಸುಲ್ತಾನರು ಹಿಂದಕ್ಕೆ ಸರಿದು ಇಯಜ್‌ಖಾನನಿಗೆ ಎದುರಾಗಿ ರಣರಂಗದಲ್ಲಿ ನಿಂತರು ಯುದ್ಧವು ಭರದಿಂದ ಸಾಗತೊಡಗಿತು ಇಯಜ್‌ಖಾನನು ಹಟಾತ್ತಾಗಿ ಫಿರಂಗಿಯನ್ನು ಸುಲ್ತಾನನರೆದುರಿಗೆ ನಿಲ್ಲಿಸಿದನು ಸುಲ್ತಾನರ ಫಿರಂಗಿಗಳು ದೂರದಲ್ಲಿ ದ್ದುವು. ಇಯಜ್‌ಖಾನನು ಸ್ವಯಂ ಫಿರಂಗಿಯನ್ನು ಒಂದಾವೃತ್ತಿ ಹಾರಿಸಿದನು ಸುಲ್ತಾನನ ಸೈನ್ಯವು ದಿಕ್ಕಾಪಾಲಾಗಿ ಓಡಿತ್ತು ಖಾನನು ಮತ್ತೊಂದಾವೃತ್ತಿ ಫಿರಂಗಿಯನ್ನು ಹಾರಿಸಲು ಸಿದ್ಧನಾದನು ಆ ಫಿರಂಗಿಯು ಹಾರಿದ್ದರೆ ಸುಲ್ತಾನನು ರಣಮುಖದಲ್ಲಿ ಬೀಳುತ್ತಿದ್ದನು ಅಷ್ಟರಲ್ಲಿ ರಾಧಾರಾಣಿಯು ಫಿರಂಗಿಯ ಮುಂದೆ ತನ್ನ ಬಿಳಿಯ ಕುದುರೆಯನ್ನು ತಂದೊಡ್ಡಿದಳು. ಸಮಾಸದಲ್ಲಿ ದೌಲತ್ತಳ ಶ್ವೇತಾಶ್ವವು ಬಂದು ನಿಂತಿತು ಖಾನನ ಕೈ ಕಟ್ಟಿಹೋಯಿತು. ಪಕ್ಕದಿಂದ ಬಂದೂಕವು ಹಾರಿತು.

ಆ ಪೆಟ್ಟು ರಾಧೆಯ ಕುದುರೆಗೆ ಬಲವಾಗಿ ತಗುಲಿತು ಕುದುರೆಯು ಸತ್ತುಬಿತ್ತು. ರಾಧೆಯು ಕೆಳಗುರುಳಿದಳು ದೌಲತ್ತಳು ರಾಧೆಯನ್ನು ಎತ್ತಿಕೊಳ್ಳುವುದಕ್ಕೆ ಹೋದಳು. ಅಷ್ಟರಲ್ಲಿ ಇಯಜ್‌ಖಾನನು ರಾಧೆಯನ್ನು ಎತ್ತಿ ತನ್ನ ಹೆಗಲು ಮೇಲೆ ಒರಗಿಸಿಕೊಂಡು ತನ್ನ ಕುದುರೆಯನ್ನು ಹಿಂದಕ್ಕೆ ನೆಳೆದನು. ಆ ಅವಕಾಶದಲ್ಲಿ ಸುಲ್ತಾನನು ತನ್ನ ಫಿರಂಗಿ ಗಳದ್ದೆಡೆಗೆ ಓಡಿದನು ಹುಸೇನ್‌ಖಾನನು ಹಮೀದ್‌ಖಾನರನ್ನು ಯಮಸದನಕ್ಕೆ ಕಳುಹಿಸಿ ಸುಲ್ತಾನರ ಫಿರಂಗಿಗಳನ್ನು ಸುತ್ತು ಗಟ್ಟಿದನು ಸುಲ್ತಾನನು ಫಿರಂಗಿಯನ್ನು ವಶಪಡಿಸಿಕೊಳ್ಳಲು ಸಾಧ್ಯವಾಗಲಿಲ್ಲ ಇನ್ನೊಂದು ಜಾವ ರಾತ್ರಿ ಉಳಿದಿತ್ತು ಈ ಯುದ್ಧವನ್ನು ವರ್ಣಿಸುತ್ತ ಹೋದರೆ ವಾಚಕರು ಬೇಸರಪಡಬಹುದು. ಒಟ್ಟಿನಲ್ಲಿ ಇಂದಿನ ಜಯವು ಇಯಜ್‌ಖಾನರದು ಜನಾಲುದ್ದೀನರು ಸೆರೆ ಸಿಕ್ಕಿದರೆಂದೂ, ರಾಧಾರಾಣಿಯು ಯುದ್ಧ ಭೂಮಿಯಲ್ಲಿ ಫಿರಂಗಿಯ ಮುಂದೆ ಬಿದ್ದಳೆಂದೂ, ಇಯಜ್‌ಖಾನರು ದೌಲತ್‌ರಾಣಿಯನ್ನು ಸೆರೆ ಹಿಡಿದರೆಂದೂ, ಹಮೀದ್‌ಖಾನರು ಅಸುವನ್ನು ನೀಗಿದರೆಂದೂ ಸುಲ್ತಾನರ ಸೈನ್ಯದಲ್ಲಿ ಸಮಾಚಾರವು ಹರಡಿತು. ಸುಲ್ತಾನರ ಸೈನ್ಯವೆಲ್ಲವೂ ದಿಕ್ಕಿಟ್ಟಿತು. ಹುಸೇನ್‌ಖಾನನು ಅತಿ ಶೌರ್ಯದಿಂದ ಕಾದಾಡಿದರೂ ಸುಲ್ತಾನರ ಫಿರಂಗಿಗಳನ್ನು ವಶಪಡಿಸಿಕೊಳ್ಳಲಾಗದೇ ಹೋಯಿತು ಬೆಳಗಾಗುತ್ತಲೇ ಹುಸೇನ್‌ಖಾನನು ತನ್ನ ಸೈನ್ಯವನ್ನು ಹಿಂದಿರುಗಿಸಿದನು ಹೋಗುವಾಗ “ಸುಲ್ತಾನರವರೇ! ಈ ರಾತ್ರಿ ಯುದ್ಧಕ್ಕೆ ಸಿದ್ಧರಾಗಿರಿ” ಎಂದು ಘೋಷಣೆ ಮಾಡಿ ಹೋದನು. ಪ್ರಾತಃಕಾಲ ಎಂಟು ಗಂಟೆಯ ಹೊತ್ತಿಗೆ ಯುದ್ಧವು ನಿಂತಿತು ಸುಲ್ತಾನರ ಶಿಬಿರವೆಲ್ಲಾ ಶವಮಯ! ಗಾಯಗೊಂಡ ಸೈನಿಕರ ಅರ್ತನಾದ ಈ ಘೋರದೃಶ್ಯವನ್ನು ನೋಡುತ್ತಾ ಸುಲ್ತಾನನು ತನ್ನ ಗುಡಾರಕ್ಕೆ ತೆರಳಿದನು.

ಸುಲ್ತಾನನು ಉಳಿದ ಸೈನ್ಯವನ್ನೆಲ್ಲಾ ಒಟ್ಟುಗೂಡಿಸಿದನು. ಒಟ್ಟಿನಲ್ಲಿ ಸೈನ್ಯವು ಅಷ್ಟಾಗಿ ಭೇದವಾಗಿರಲಿಲ್ಲ ಸೇನಾಪತಿಗಳೊಡನೆ ಕಲಿತು ಮಾತನಾಡಿದನು ಮುಖ್ಯ ಸೇನಾನಾಯಕರು ಇಬ್ಬರಿಲ್ಲ ಉಳಿದ ಸೇನಾನಾಯಕರ ಮುಖವೆಲ್ಲಾ ಕಂದಿತ್ತು. ನಗರದ ಶೀಮೆಗೆ ಬಂದಮೇಲೆ ಇದೇ ಮೊದಲನೆಯ ಯುದ್ಧ. ಸುಲ್ತಾನನು ಭಯವಿಹ್ವಲನಾಗಿರಲಿಲ್ಲ ಆದರೆ ಅಪಜಯದ ಖೇದದಿಂದ ಖತಿಗೊಂಡಿದ್ದನು. ಈ ಮಂತ್ರಾಲೋಚನೆಯಲ್ಲಿ ಶಿಬಿರವನ್ನು ಬೇರೊಂದು ಕಡೆಗೆ ಸಾಗಿಸಬೇಕೆಂದು ತೀರ್ಮಾನವಾಯಿತು ಸುಲ್ತಾನನು ಜನಾಲುದ್ದೀನನ ಚಿಂತೆಯನ್ನು ಬಿಟ್ಟುಬಿಟ್ಟನು ಖಾಸಿ ಖಾನನ ವಧೆಗೆ ಪ್ರತಿಯಾಗಿ ಜನಾಲುದ್ದೀನನ ಚಿತ್ರವಧೆಯಾಗುತ್ತದೆಂದು ಸುಲ್ತಾನನು ಖಚಿತ ಮಾಡಿಕೊಂಡನು

ರಾಧಾರಾಣಿಯು ಬದುಕಿದ್ದಾಳೋ, ಮೃತಿಯಾಗಿದ್ದಾಳೋ? ದೌಲತ್ತಳ ಗತಿಯೇನಾಯಿತೋ? ದೌಲತ್ತಳೂ, ರಾಧೆಯೂ ಸುಲ್ತಾನರ ಕಡೆ ಸಾಮೀಪ್ಯ

ದ್ದಾರೆಂದು ಭಾವಿಸಿ ಇಯಜ್ಞಖಾನನು ಅವರನ್ನೇನು ಮಾಡುವನೋ ? ಎಂಬ ಚಿಂತೆಯು ಟಿಪ್ಪುವಿನ ಮನಸ್ಸನ್ನು ಕೊರೆಯತೊಡಗಿತು.

ಇಯಜ್ಞಖಾನನು ನಗರವನ್ನು ಬಿಟ್ಟು ಹೋಗಿಲ್ಲ ಅವನಿಗೆ ಯಥೇಚ್ಛವಾದ ಸಹಾಯ ಸಂಪತ್ತಿಗಳಿವೆ. ಅಚ್ಚುಗಟ್ಟಾದ ಸೈನ್ಯವಿದೆ ಅತುಲ್ಯಶ್ಚರ್ಯವಿದೆ ನಗರದ ರಾಜ್ಯವನ್ನು ನಮಗೆ ಒಪ್ಪಿಸಿದ್ದು ಪ್ರಲೋಭೆ ನಿನ್ನೆಯ ರಾತ್ರಿ ನಮಗೂ ಇಯಜ್ಞಖಾನರಿಗೂ ಮೊದಲನೆಯ ಯುದ್ಧವಾಯಿತು ಇದು ಒಳ್ಳೆಯದೇ ಆಯಿತು ಈಗ ನಾವು ಎರಡು ಯುದ್ಧಗಳನ್ನು ಏಕಕಾಲದಲ್ಲಿ ಮಾಡಬೇಕು ಮಂಗಳೂರಿನಲ್ಲಿ ಇಂಗ್ಲಿಷರೊಂದಿಗೆ ಯುದ್ಧಮಾಡಬೇಕು ನಗರದಲ್ಲಿ ಇಯಜ್ಞಖಾನರೊಂದಿಗೆ ಯುದ್ಧಮಾಡಬೇಕು ದಾಲತ್ತಳೇನೋ ನನ್ನವಳಾಗಿದ್ದಾಳೆ ಈಗ ನಗರವನ್ನು ಗೆದ್ದು ಅವಳನ್ನು ವಶಪಡಿಸಿಕೊಳ್ಳಬೇಕು, ಎಂದು ಸುಲ್ತಾನನು ಆಲೋಚಿಸತೊಡಗಿದನು ಪ್ರತಿದಿನವೂ ಇಯಜ್ಞಖಾನರ ಸೈನ್ಯಕ್ಕೂ, ಟಿಪ್ಪೂಸುಲ್ತಾನರ ಸೈನ್ಯಕ್ಕೂ ಯುದ್ಧಗಳು ನಡೆಯುತ್ತಲೇ ಇದ್ದವು. ಮೈಸೂರಿನ ಸೈನ್ಯವು ಹಿಂಚಕ್ಕೆ ಸರಿದು ಸರಿದು ಕೊನೆಗೆ ಚಿತ್ರದುರ್ಗದಲ್ಲಿ ನಿಲ್ಲಬೇಕಾಯಿತು ಮಂಗಳೂರಿನ ಯುದ್ಧದಲ್ಲಿ ಮೈಸೂರಿನ ಸೈನ್ಯಕ್ಕೇ ಜಯವಾಯಿತು. ನಮ್ಮ ಕಥಾಭಾಗಕ್ಕೆ ಅದು ಅಷ್ಟು ಮುಖ್ಯವಲ್ಲ ಸುಲ್ತಾನನು ಚಿತ್ರದುರ್ಗದಲ್ಲಿ ಬೀಡು ಬಿಟ್ಟು ನಗರದ ಕಡೆ ಚಿಂತಿಸತೊಡಗಿದನು ಸುಲ್ತಾನನಿಗೆ ಈಗ ನಗರವನ್ನು ಹಿಡಿಯುವ ಚಿಂತೆಯಿಲ್ಲ ಇಯಜ್ಞಖಾನನನ್ನು ಯುದ್ಧದಲ್ಲಿ ಸೋಲಿಸಿ ಸೆರೆಹಿಡಿಯುವಚಿಂತೆ ದಾಲತ್ತಳನ್ನೂ, ರಾಧಾರಾಣಿಯನ್ನೂ ಬಂಧನದಿಂದ ಬಿಡಿಸುವ ಚಿಂತೆ. ಸಂಪದ್ಯುಕ್ತವಾದ ನಗರವು ಅನಾಯಕವಾಗುತ್ತಿರುವ ಚಿಂತೆ ಇದೆಲ್ಲಾ ಸುಲ್ತಾನನ ಮನಸ್ಸಿನಲ್ಲಿ ಕುದಿಯುತ್ತಿತ್ತು ಅವನು ನಗರದ ತೀಮೆಯನ್ನು ಬಲವಾಗಿ ಕಟ್ಟಿಹಾಕಬೇಕೆಂದು, ಇಯಜ್ಞಖಾನನನ್ನು ಶೂಲಕ್ಕೆರಿಸಬೇಕೆಂದು ಸಂಕಲ್ಪ ಮಾಡಿದನು ಅದಕ್ಕೆ ತಕ್ಕ ಸನ್ನಾಹ ಮಾಡುತ್ತಿದ್ದನು

ಮೈಸೂರು ಸೈನ್ಯವನ್ನು ಚಿತ್ರದುರ್ಗದವರೆಗೆ ಹಿಮ್ಮೆಟ್ಟಿಸಲು ಹದಿನೈದು ದಿನಗಳಾಯಿತು ಅದುವರೆಗೂ ಜನಾಲ್ಕುದ್ದೀನರನ್ನು ಸೆರೆಯಲ್ಲಿಟ್ಟಿದ್ದರು ರಾಧಾರಾಣಿಯವರನ್ನು ರಾಜಯೋಗ್ಯವಾದ ಗುಡಾರದಲ್ಲಿಟ್ಟು ಉಪಚರಿಸತೊಡಗಿದರು ದಾಲತ್ತಳು ರಾಧೆಯ ಸಮೀಪದಲ್ಲಿಯೇ ಸರ್ವದಾ ಇರುತ್ತಿದ್ದಳು. ರಾಧೆಯು ಬದುಕಲಾರಳೆಂದು ದಾಲತ್ತಳು ಸದಾ ಕಂಬನಿಗರೆಯುತ್ತಲೇ ಇದ್ದಳು ಇಯಜ್ಞಖಾನನು ಪ್ರತಿದಿನವೂ ಬಂದು ರಾಧಾರಾಣಿಯ ಯೋಗಕ್ಷೇಮವನ್ನು ವಿಚಾರಿಸಿಕೊಂಡು ನೋಡಿಕೊಂಡು ಹೋಗುತ್ತಿದ್ದನು. ದಾಲತ್ತಳು ಅವನ ಕಡೆ ತಿರುಗಿ ನೋಡುತ್ತಿರಲಿಲ್ಲ, ಮಾತನಾಡುತ್ತಿರಲಿಲ್ಲ. ಕಾದ ಕಬ್ಬಿಣದ ಗೊಂಬೆಯನ್ನು ಕೈಯಿಂದ ಮುಟ್ಟಲು ಕಮ್ಮಾರನು ಭಯಪಡುವಂತೆ ದಾಲತ್ತಳನ್ನು ಮಾತನಾಡಿಸಲು ಇಯಜ್ಞಖಾನನು

ಭಯಪಡುತ್ತಿದ್ದನು ರಾಧೆಯು ಚೇತರಿಸಿಕೊಂಡರೆ ಎಲ್ಲವೂ ಮೊದಲಿನಂತೆ ಯಥಾ ಸ್ಥಿತಿಯಾಗುವುದೆಂದು ಇಯಜ್ಞಾಖಾನನು ಸಮಾಧಾನ ಮಾಡಿಕೊಳ್ಳುತ್ತಿದ್ದನು

ಸುಲ್ತಾನನ ಸೈನ್ಯವನ್ನು ಚಿತ್ರದುರ್ಗಕ್ಕೆ ಅಟ್ಟಿದಮೇಲೆ ಒಂದುದಿನ ಪ್ರಾತಃ ಕಾಲ ಇಯಜ್ಞಾಖಾನನು ದರಬಾರು ನಡೆಸಿದನು ಯಾವ ವೇದಿಕೆಯ ಮೇಲೆ ಖಾಸಿ ಖಾನನ ಶೂಲವನ್ನು ಕಟ್ಟಿದ್ದರೋ ಅದೇ ವೇದಿಕೆಯ ಮೇಲೆ ಇಯಜ್ಞಾಖಾನನು ಕುಳಿತುಕೊಳ್ಳಲು ಉಚ್ಚಾಸನವು ಸಜ್ಜುಗೊಳಿಸಲ್ಪಟ್ಟಿದ್ದಿತು ನಗರದ ಶೀಮೆಯ ಪಾಳೆಯಗಾರರೆಲ್ಲರೂ ಅಲ್ಲಿ ಸೇರಿದ್ದರು ಸೇನಾನಾಯಕರುಗಳೂ ದಂಡನಾಯಕರುಗಳೂ ಬಂದು ನೆರೆದಿದ್ದರು

ನಗರದ ಸೈನ್ಯವೆಲ್ಲವೂ ಮಹಾಸಮುದ್ರದಂತೆ ಅಲ್ಲಿ ಕೂಡಿತ್ತು ಇಯಜ್ಞಾ ಖಾನನು ಬಂದು ಎಲ್ಲರಗೂ ವಂದಿಸಿ ಸಿಂಹಾಸನದಲ್ಲಿ ಮಂಡಿಸಿದನು ಪಾಳೆಯಗಾರರೆಲ್ಲರೂ ಬಂದು ತಮ್ಮ ತಮ್ಮ ಅಂತಸ್ತಿಗೆ ತಕ್ಕಂತೆ ಮುಜರೆ ಮಾಡಿ ಅಸನಗಳಲ್ಲಿ ಕುಳಿತರು ಇಯಜ್ಞಾಖಾನನು ಸಿಂಹಾಸನದಿಂದ ಎದ್ದು ಬಂದು ಪಾಳೆಯಗಾರರಿಗೆಲ್ಲಾ ಹಸ್ತಲಾಘವವನ್ನಿತ್ತು ಅಲಿಂಗಿಸಿಕೊಂಡು ಪುನಃ ಅಸನದಲ್ಲಿ ಬಂದು ಕುಳಿತನು ಸೆರೆ ಹಿಡಿದು ತರಲ್ಪಟ್ಟಿರುವ ಜನಾಲ್ಕು ದ್ವೀನರ ವಿಚಾರಣೆಯು ಆ ದರಬಾರಿನಲ್ಲಿ ನಡೆಯುವುದೆಂದು ಎಲ್ಲರಿಗೂ ತಿಳಿದಿತ್ತು ರಾಜಭಟರು ಸರಪಣಿಗಳಿಂದ ಕಟ್ಟಲ್ಪಟ್ಟಿದ್ದ ಜನಾಲ್ಕು ದ್ವೀನರನ್ನು ಸಮ್ಮುಖದಲ್ಲಿ ತಂದು ನಿಲ್ಲಿಸಿದರು.

ಇಯಜ್ಞಾಖಾನನು ಗಂಭೀರವಾಣಿಯಿಂದ—ಸೇನಾಧಿಪತಿಗಳೇ! ನೀವು ಇಂದು ನಮ್ಮ ಬಂದಿಗಳು. ನಾವು ಮೋಸದಿಂದ ನಿಮ್ಮನ್ನು ಸೆರೆಹಿಡಿದಿಲ್ಲ. ಯುದ್ಧದಲ್ಲಿ ಗೆದ್ದು ಸೆರೆ ಹಿಡಿದಿದ್ದೇವೆ ಈಗ ನಿಮ್ಮ ವಿಚಾರಣೆಯಾಗಬೇಕಾಗಿದೆ. ನೀವೇನು ಹೇಳುವಿರಿ ? ಎಂದನು

ಜನಾಲ್ಕು ದ್ವೀನರು—ನವಾಬಸಾಹೇಬರೇ ತಾವು ದೊಡ್ಡ ನವಾಬರ ಸ್ವೀಕೃತ ಪುತ್ರರು. ಸುಲ್ತಾನರವರಿಗೂ ತಮಗೂ ಯುದ್ಧಪ್ರಸಂಗ ಒದಗಿದ್ದು ಮೈಸೂರಿನ ದುರ್ಯವವೆಂದು ಹೇಳಬೇಕು. ಹೇಗೇ ಆಗಲಿ! ನಾವು ಎದುರು ನಿಂತು ಖಾಡಾಖಡಿ ಯುದ್ಧ ಮಾಡಿದ್ದೇವೆ ಯುದ್ಧದಲ್ಲಿ ಸೆರೆ ಸಿಕ್ಕಿದ ಸೇನಾಪತಿಗಳನ್ನು ಹೇಗೆ ಶಿಕ್ಷಿಸಬೇಕೋ ಹಾಗೆ ತಾವು ಶಿಕ್ಷಿಸಬಹುದು. ಈ ಶರೀರವು ನಶ್ವರವಾದುದು ನಾನು ಮೈಸೂರಿನ ಎಷ್ಟೋ ಯುದ್ಧಗಳಲ್ಲಿ ಹೋರಾಡಿದ್ದೇನೆ ಕೊಯಮತ್ತೂರಿನ ಕಾಳಗದಲ್ಲಿ ನಾನು ತಮ್ಮ ಬಲಗೈಯಂತೆ ಯುದ್ಧಮಾಡಿದ್ದೇನೆ. ಶತ್ರುಗಳ ಕೈಯಲ್ಲಿ ಸೆರೆ ಸಿಕ್ಕಿದ ಅಹಯಶವು ನನಗಿಲ್ಲ ತಮ್ಮ ಕೈಯಲ್ಲಿ ಸೆರೆ ಸಿಕ್ಕುವುದೂ, ಪ್ರಾಣ ಬಿಡುವುದೂ ನನಗೆ ಗೌರವಾಸ್ವದವಾದುದೇ ಸರಿ! ನನ್ನನ್ನು ಶೂಲಕ್ಕೆರಿಸಿ ತಾವು ಸುಲ್ತಾನ

ನರ ಮೇಲಿನ ಸೇಡು ತೀರಿಸಿಕೊಳ್ಳಬಹುದು. ನನ್ನ ದೇಹದಲ್ಲಿ ಪ್ರಾಣವಿರುವ ತನಕ ಶರೀರದಲ್ಲಿ ರಕ್ತದ ಹಸಿಯಿರುವತನಕ ನಾನು ಸುಲ್ತಾನರ ಸೇವಕ ಎಂದನು

ಪಾಳೆಯಗಾರರೊಬ್ಬರೆದ್ದು — “ನವಾಬಸಾಹೇಬರೇ! ಇವರು ನಮ್ಮ ನಗರದ ಶೀಮೆಗೆ ಬಂದು ಬಹಳ ಘಾತುಕಕೃತ್ಯಗಳನ್ನು ಮಾಡಿದ್ದಾರೆ ಇವರ ಸೈನಿಕರು ನಮ್ಮ ಶೀಮೆಯ ಮಹಿಳೆಯರ ಮೇಲೆ ಅತ್ಯಾಚಾರ ಮಾಡಿದ್ದಾರೆ ಕೊಳ್ಳೆ ಹೊಡೆದಿದ್ದಾರೆ ಇದಕ್ಕೆಲ್ಲಾ ಇವರಿಗೆ ಶಿಕ್ಷೆಯಾಗಲೇಬೇಕು ಇವರನ್ನು ಗಲ್ಲಿಗೇರಿಸಬೇಕು” ಎಂದನು.

ಹುಸೇನ್‌ಖಾನನು ಮುಂದೆ ಬಂದು “ಖಾವಿಂದ್! ಸುಲ್ತಾನರು ನಮ್ಮ ಅಣ್ಣನಾದ ಖಾಸಿಂಖಾನರನ್ನು ಅನ್ಯಾಯವಾಗಿ ಕೊಲ್ಲಿಸಿದ್ದಾರೆ. ಅದಕ್ಕೆ ಮುಖ್ಯಕಾರಣರು ಈ ಸೇನಾಪತಿಗಳೇ. ಇವರನ್ನು ಶೂಲಕ್ಕೆ ಏರಿಸಲೇಬೇಕು ಆದಿನ ಯುದ್ಧದಲ್ಲಿ ನಾವು ಸೆರೆ ಸಿಕ್ಕಿದ್ದರೆ ಸುಲ್ತಾನರು ದಯೆ ತೋರಿಸುತ್ತಿದ್ದರೇನು? ನಮ್ಮ ಶಕ್ತಿಯನ್ನು ಸುಲ್ತಾನರಿಗೆ ತೋರಿಸಲೇಬೇಕು”

ಎಲ್ಲರ ಕಣ್ಣುಗಳೂ ನವಾಬರ ಕಡೆಗೆ ರೆವೆ ಹೊಡೆಯದೇ ನೋಡುತ್ತಿದ್ದುವು ಜನಾಲ್ಕುದ್ದೀನರು ಸ್ಥಿರವಾಗಿ ನಿಂತಿದ್ದರು

ಇಯಜ್‌ಖಾನನು “ಹುಸೇನ್‌ಖಾನ್! ಆ ಸೇನಾಧಿಪತಿಗಳ ಸರಪಣಿಯನ್ನು ಬಿಚ್ಚು” ಎಂದು ಆಜ್ಞಾಪಿಸಿದನು

ತಕ್ಷಣವೇ ಸರಪಣಿಗಳು ಬಿಚ್ಚಲ್ಪಟ್ಟವು.

ಸೇನಾಪತಿಗಳ ಶ್ರೇಣಿಯಲ್ಲಿ ಅವರಿಗೊಂದು ಸ್ಥಾನವನ್ನು ಕೊಡುವಂತೆ ಅಪ್ಪಣೆ ಯಾಯಿತು. ಹುಸೇನ್‌ಖಾನರ ಸಕ್ಕದ್ದಿಯೇ ಜನಾಲ್ಕುದ್ದೀನರನ್ನು ಕುಳ್ಳಿರಿಸಿದರು

ಇಯಜ್‌ಖಾನನು ಜನಾಲ್ಕುದ್ದೀನರ ಕಡೆ ತಿರುಗಿ “ಮೈಸೂರಿನ ಸೇನಾಧಿಪತಿಗಳೇ! ಈ ನಗರದ ರಾಜ್ಯದ ಮೇಲೆ ಸುಲ್ತಾನರ ಅಪರಾಧವು ಅಸಹನೀಯವಾದುದು ಖಾಸಿಂಖಾನರ ಕೊಲೆಯು ವೀರಪುರುಷರಿಗೆಲ್ಲಾ ಮರ್ಮಘಾತುಕವಾದುದು ಮಹಮದಾಲಿಯವರ ವಧೆಯಂತೂ ಮೈಸೂರುರಾಜ್ಯಕ್ಕೆ ಅಚ್ಚಳಿಯದ ಕಳಂಕ. ಇದೆಲ್ಲಾ ಸುಲ್ತಾನರ ರಾಜನೀತಿಯ ವೈಪರೀತ್ಯ. ಇದರಲ್ಲಿ ನಿಮ್ಮ ಅಪರಾಧವೇನಿದೆ? ಮೈಸೂರಿನ ವೀರಪುರುಷರೊಬ್ಬರ ಪ್ರಾಣಾಪಹಾರ ಮಾಡಲು ನನ್ನ ಮನಸ್ಸು ಒಡಂಬಡದು ನಿಮ್ಮನ್ನು ನಾವು ಖುಲಾಸೆ ಮಾಡಿದ್ದೇವೆ. ದೊಡ್ಡ ನವಾಬರ ರಾಜಧರ್ಮವು ಇಂದು ನಿಮಗೆ ಪ್ರಾಣದಾನ ಮಾಡಿದೆ. ಈ ನಗರದ ರಾಜ್ಯವು ಮೈಸೂರಿನವರದು. ಇದು ಅರಾಜಕವಾಗಿ ಹೋಗಕೂಡದು. ನಿಮ್ಮ ಸುಲ್ತಾನರಿಗೆ ಹೇಳಿರಿ “ಈ ರಾಜ್ಯಕ್ಕೆ ಸರಿಯಾದ ಅಧಿಕಾರಿಗಳನ್ನು ನೇಮಿಸಬೇಕು. ಈ ಪ್ರಾಂತದ ಪಾಳೆಯಗಾರರೆಲ್ಲರೂ

ಸ್ವತಂತ್ರರು. ಸುಲ್ತಾನರು ಜೀವಾವಧಿ ಯುದ್ಧ ಮಾಡಿದರೂ ಅವರುಗಳನ್ನು ಜಯಿಸಲಾರರೆಂದು ಹೇಳಿರಿ ! ಈ ನಗರದ ರಾಜ್ಯವು ಮೈಸೂರಿನವರಿಗೆ ಸ್ನೇಹಹಸ್ತವನ್ನು ನೀಡಿದೆ. ಅದನ್ನು ಗೌರವದಿಂದ ಕಾಪಾಡಿಕೊಳ್ಳುವಂತೆ ಹೇಳಿರಿ” ಎಂದು ಹೇಳಿ ಜನಾಲ್ಕುದ್ದೀನರಿಗೆ ಖಿಲ್ಲತ್ತುಗಳನ್ನು ತರಿಸಿಕೊಟ್ಟು ಅವರನ್ನು ಆನೆಯಮೇಲೆ ಕೂರಿಸಿ ಸುಲ್ತಾನರ ಪಾಳೆಯಕ್ಕೆ ಕಳುಹಿಸಿದನು

ಖಾನನ ಸ್ವರ್ಣಭಂಡಾರ

ನಗರಕ್ಕೆ ಎರಡು ಯೋಜನ ದೂರದಲ್ಲಿ ಪಶ್ಚಿಮ ಘಟ್ಟಗಳ ವನಪ್ರದೇಶದಲ್ಲಿ ಒಂದು ಕಲ್ಲಿನ ಮಂಟಪ ಆ ಮಂಟಪದ ಮುಂದುಗಡೆ ದೊಡ್ಡ ಸರೋವರ ಆ ಸರೋವರಕ್ಕೆ ಅಚ್ಚುಕಟ್ಟುಗಿ ಕಟ್ಟಲ್ಪಟ್ಟಿರುವ ಪಾವಟಿಕೆಗಳು ಮೇಲುಗಡೆ ದೊಡ್ಡ ಮರಗಳ ತೋವು ಆ ತೋಪಿನಲ್ಲಿ ವಿಶಾಲವಾದ ನಾಲ್ಕಾರು ಗುಡಾರಗಳು ಕಟ್ಟಲ್ಪಟ್ಟಿವೆ ತೋಪಿನ ಹೊರಗಡೆ ಸುಮಾರು ಇನ್ನೂರೈವತ್ತು ಕುದುರೆಗಳು, ಕಾಲಾಳು ಗಳು, ಸೈನ್ಯಿಕರು ದೂರದಲ್ಲಿ ಪಹರೆಕೊಡುತ್ತಲಿದ್ದಾರೆ ಈ ಪ್ರದೇಶದಲ್ಲಿ ರಾಜ ವೈಭವಗಳಿಲ್ಲದಿದ್ದರೂ ರಾಜಚಿಹ್ನೆಗಳೆಲ್ಲಾ ಇವೆ ಈ ಸಣ್ಣ ಶಿಬಿರವು ನಿರ್ಮಾಣವಾಗಿ ಎರಡು ತಿಂಗಳುಗಳಾಗಿದ್ದವು

ವಸಂತಖುತುವಿನ ಮನೋಹರವಾದ ಸಂಧ್ಯಾಕಾಲ ಸೂರ್ಯದೇವನು ಅಸ್ತಾ ಚಲವನ್ನು ಸಾರುತ್ತಿದ್ದನು ಆ ಸರೋವರದ ಪಾವಟಿಕೆಗಳ ಮೇಲೆ ಮಹಾಪುರುಷ ನೊಬ್ಬನು ಶುದ್ಧವಾದ ಸರೋವರದ ನೀರಿನ ಮೇಲೆ ಆ ಸೂರ್ಯನ ಕೆಂಪುಕಿರಣಗಳು ಬಿದ್ದು ಪ್ರತಿಫಲಿಸುತ್ತಿರುವುದನ್ನು ನೋಡುತ್ತಿದ್ದನು ಮೀನುಗಳು ಚಲಚಲ ಸದ್ದು ಮಾಡುತ್ತಾ ಓಡಾಡುವುದನ್ನು ನೋಡಿ ಈ ಜಲಚರಗಳೆಷ್ಟು ಸುಖವಾಗಿವೆ, ಇವುಗಳಿಗೆಷ್ಟು ಸ್ವಾತಂತ್ರ್ಯವಿದೆ ಎಂದು ಕೊಳ್ಳುತ್ತಿದ್ದನು ಈ ಮಹಾಪುರುಷನು ಇಯಜ್ ಖಾನನೆಂಬುದನ್ನು ವಾಚಕರಿಗೆ ತಿಳಿಸಬೇಕಾಗಿಲ್ಲ ಅವನು ಮೈಸೂರಿನ ರಾಜಕೀಯ ವನ್ನು ಆಲೋಚಿಸುತ್ತಿದ್ದನು ಸುಲ್ತಾನನ ಕಾರುಬಾರುಗಳು ಪ್ರಜಾರಂಜಕವಾಗಿಲ್ಲ. ಮರಾರರೂ, ಇಂಗ್ಲೀಷರೂ ಮೈಸೂರಿನ ಪರಮ ವಿರೋಧಿಗಳು ಮರಾರರು ಮುಸಲ್ಮಾನ ರಾಜ್ಯವಿರಕೊಡದೆಂದು ಹಟತೊಟ್ಟು ಹೋರಾಡುತ್ತಾರೆ ಇಂಗ್ಲೀಷರು ಹೇಗಾದರೂ ಮಾಡಿ ಮೈಸೂರನ್ನು ತಮ್ಮ ಸ್ವಾಧೀನಪಡಿಸಿಕೊಳ್ಳಬೇಕೆಂದು ಹೊಂಚು ಹಾಕುತ್ತಾರೆ ಇವರನ್ನೆಲ್ಲಾ ಅಡಗಿಸುವಷ್ಟು ಶಕ್ತಿ ಮೈಸೂರಿಗಿದೆಯೇ ? ಇದೆ. ಆದರೆ ಸುಲ್ತಾನನಿಗೆ ರಾಜನೀತಿ ಕೌಶಲ್ಯವಿಲ್ಲ. ಸೈನ್ಯವನ್ನು ಶಿಸ್ತಿನಿಂದ ಕಟ್ಟುತ್ತಾನೆ. ರಣಾರಣಿ ಯುದ್ಧಮಾಡುತ್ತಾನೆ. ಆದರೆ ರಾಜ್ಯಭಾರದಲ್ಲಿ ಚತುರನಲ್ಲ. ದೊಡ್ಡನವಾಬರ ಪ್ರೇಮಪಾತ್ರರಾದ ಸರದಾರರೆಲ್ಲರೂ ನಿಮುಖರಾಗುತ್ತಿದ್ದಾರೆ. ಹಿಂದೂ ಸರ

ದಾರರಿಗೆಲ್ಲಾ ಮೈಸೂರಿಗೆ ಹಿಂದೂ ರಾಜರೇ ಇರಬೇಕೆಂದೂ, ಇಲ್ಲಿ ಮುಸಲ್ಮಾನ ರಾಜ್ಯವು ಸ್ಥಾಪಿಸಲ್ಪಡಕೂಡದೆಂದೂ ಅಭಿನಿವೇಶವಿದೆ ಟಿಪ್ಪುಸುಲ್ತಾನನನ್ನು ಒಬ್ಬರೂ ನಂಬುವುದಿಲ್ಲ ಎಲ್ಲಾ ಕಡೆಯೂ ನಾನಾ ವಿಧವಾದ ಸಿತೂರಿಗಳಾಗುತ್ತಿವೆ ಈ ಮೈಸೂರು ರಾಜ್ಯವು ಉಳಿಯುವುದಿಲ್ಲ ನಾನೇನು ಮಾಡಬಲ್ಲೆ ? ನನಗೂ ಟಿಪ್ಪುಸುಲ್ತಾನನಿಗೂ ಬದ್ಧ ವೈರ ನಾನು ಮೈಸೂರು ರಾಜ್ಯಕ್ಕಾಗಿ ಟಿಪ್ಪುವಿನ ಮೇಲೆ ಯುದ್ಧಮಾಡುವುದಿಲ್ಲ ನಾನು ಮೈಸೂರನ್ನು ಪೂರ್ಣವಾಗಿ ಮರೆತುಬಿಡುತ್ತೇನೆ. ಮಲಬಾರಿನಲ್ಲಿ ನನ್ನದೇ ಒಂದು ರಾಜ್ಯವನ್ನು ಕಟ್ಟುತ್ತೇನೆ” ಎಂದು ಆಲೋಚನೆ ಮಾಡುತ್ತಿದ್ದನು ಆಷ್ಟರಲ್ಲಿ ಗುಪ್ತಚಾರನೊಬ್ಬನು ಬಂದು ನೆಲ ಮುಟ್ಟಿ ಸಲಾಮಾಡಿವನು ನಗರದ ಶೀಮೆಗೆ ಜನಾಲ್ಕುದ್ದಿನರನ್ನು ದಿವಾನರಾಗಿ ನೇಮಿಸಿದ್ದಾರೆಂದೂ, ನಗರದ ಮೇಲೆ ಯುದ್ಧವನ್ನು ನಿಲ್ಲಿಸಬೇಕೆಂದು ಸುಲ್ತಾನರು ಸಂಕಲ್ಪಿಸಿದ್ದಾರೆಂದು ತಿಳಿಸಿದನು ಇಯಜ್‌ಖಾನನಿಗೆ ಏನೋ ಒಂದು ವಿಧವಾದ ಸಮಾಧಾನವಾಯಿತು

ಇಯಜ್‌ಖಾನನಿದ್ದು ರಾಧಾರಾಣಿಯವರು ಇರುವ ಗುಡಾರಕ್ಕೆ ಪ್ರವೇಶಮಾಡಿದನು. ಅಲ್ಲಿ ಪರ್ಯಂಕದ ಮೇಲೆ ರಾಧಾರಾಣಿಯು ಕುಳಿತಿದ್ದಳು ಸಮೀಪದಲ್ಲಿ ದೌಲತ್ತಳು ಅರ್ಧಶಾಯಿತಾವಸ್ಥೆಯಲ್ಲಿ ಮಂಡಿಸಿದ್ದಳು

ಇಯಜ್‌ಖಾನನು ಅವರಿಬ್ಬರನ್ನೂ ಮರ್ಯಾದೆಯಿಂದ ವಂದಿಸಿದನು ರಾಧೆಯು ಪ್ರಸನ್ನ ಮುಖದಿಂದ “ನವಾಬರವರೇ! ದಯಮಾಡಿಸಿರಿ” ಎಂದು ಆಸನದ ಕಡೆ ಕೈ ತೋರಿಸಿದಳು ದೌಲತ್ತಳು ಎದ್ದು ನಿಂತಳು ಇಯಜ್‌ಖಾನನು ಆಸನದಲ್ಲಿ ಕುಳಿತನು

ಇಯಜ್‌ಖಾನನು ದೌಲತ್ತಳನ್ನು ಕುಳಿತುಕೊಳ್ಳುವಂತೆ ಪ್ರಾರ್ಥಿಸಿದನು ದೌಲತ್ತಳೂ ಆಸನವನ್ನಲಂಕರಿಸಿದಳು

ಇಯಜ್‌ಖಾನನು — ರಾಣಿಯವರೇ ! ತಮ್ಮ ದೇಹಸ್ಥಿತಿಯು ಸಂಪೂರ್ಣ ಸರಿಯಾಗಿದೆಯೆ ?

ರಾಧೆ— ಇಂದಿನ ರಾತ್ರಿ ಒಂದು ಯುದ್ಧವು ಸಂಭವಿಸಿದರೆ ಯುದ್ಧಮಾಡಲು ನಾನು ತಯಾರಾಗಿದ್ದೇನೆ

ಇಯಜ್‌ಖಾನ — ಸಂತೋಷ ! ರಾಣಿಯವರು ಯುದ್ಧಮಾಡುವ ಪ್ರಸಂಗವೇನೂ ಇಲ್ಲ ಇದುವರೆಗೆ ತಾವು ಈ ಗರೀಬನ ರಕ್ಷಣೆಯಲ್ಲಿದ್ದೀರಿ ? ನನ್ನ ಬಾಹುಗಳಲ್ಲಿ ತಮ್ಮನ್ನು ಸಂರಕ್ಷಿಸುವ ಶಕ್ತಿ ಇದೆ ಇಬ್ಬರು ರಮಣಿಯರೂ ನಕ್ಕರು !

ಇಯಜ್ಞಾರ್ಖಾ— ದೌಲತ್ ರಾಣಿಯವರು ಇಲ್ಲಿಗೆ ಬಂದಾಗಿನಿಂದ ನನ, ಮೇಲೆ ಆಗ್ರಹಗೊಂಡಿರುವಂತಿದೆ!

ದೌಲತ್—ತಮ್ಮ ಮೇಲೆ ಆಗ್ರಹಗೊಂಡು ನಾನೇನು ಮಾಡಬಲ್ಲೆ? ಈಗ ತಾವೇ ಅಪ್ಪಣೆಕೊಡಿಸಿದಂತೆ ನಾವು ತಮ್ಮ ರಕ್ಷಣೆಯಲ್ಲಿದ್ದೇವೆ

ಇಯಜ್ಞಾರ್ಖಾ— ದೌಲತ್ ರಾಣಿಯವರೇ! ಅದು ಸುಳ್ಳು ತಮಗೆ ಭಯವೇನೂ ಇಲ್ಲ. ಈ ಎರಡು ತಿಂಗಳುಗಳಿಂದ ಅಂದು ರಣಕ್ಷೇತ್ರದಲ್ಲಿ ಈ ರಾಧಾರಾಣಿಯವರನ್ನೂ, ನಿಮ್ಮನ್ನೂ ನಾನು ಕರೆತಂದಂದಿನಿಂದ ತಾವು ಆಗ್ರಹಗೊಂಡಿದ್ದೀರಿ. ಸರ್ವದಾ ತಮ್ಮ ಪ್ರೇಮವನ್ನು ಬಯಸುವ ನನಗೆ ತಮ್ಮ ಆಗ್ರಹವು ಮಾರ್ಮಾಹತವಾಗಿದೆ ನನ್ನ ಅಪರಾಧವೇನಾದರೂ ಇದ್ದರೆ ಅದಕ್ಕೆ ಎಂಥಾ ಕಠಿಣವಾದ ಪ್ರಾಯಶ್ಚಿತ್ತವನ್ನಾದರೂ ಮಾಡಿಕೊಳ್ಳಲು ನಾನು ತಯಾರಾಗಿದ್ದೇನೆ

ದೌಲತ್—ತಪ್ಪು ನನ್ನದು ಪ್ರಾಯಶ್ಚಿತ್ತವಾಗಬೇಕಾದುದು ನನಗೆ! ತಮಗೆ ರಾಜ್ಯವನ್ನು ತಪ್ಪಿಸಿದವಳು ನಾನು ಈ ಯುದ್ಧವನ್ನು ತಂದೊಡ್ಡಿದವಳು ನಾನು. ರಾಧಾರಾಣಿಯವರಿಗೆ ಈ ದುರವಸ್ಥೆಯು ನನ್ನಿಂದ! ನಾನು ಪ್ರಾಣಸರಿತ್ಯಾಗ ಮಾಡಿದರೆ ಈ ರಾಜ್ಯಕ್ಕೆ ಕ್ಷೇಮವಾಗುವುದು

ಇಯಜ್ಞಾರ್ಖಾ— ದೌಲತ್ ನೀನು ಅಬಲೆಯಂತೆ ಮಾತನಾಡುವಿ ರಾಜಸ್ತ್ರೀಯಾದ ನೀನು ಪಾಮರ ಜನರಂತೆ ಆತ್ಮಹತ್ಯೆ ಮಾಡಿಕೊಳ್ಳುವುದೇ? ಆತ್ಮಹತ್ಯೆ ಮಾಡಿಕೊಳ್ಳುವ ಪಾಮರ ದಂಗಳಾಗಿದ್ದರೆ ನನ್ನ ರಾಜ್ಯಸರಿತ್ಯಾಗವನ್ನೇಕೆ ಮಾಡಿಸಿದೆ? ಆ ಸುಲ್ತಾನನಿಗೆ ಹುಚ್ಚು ಹಿಡಿಸಿ ನಗರದ ಶೀಮೆಯಲ್ಲಿ ಅಲೆಯುವಂತೆ ಏಕೆ ಮಾಡಿರುವೆ? ನೀನು ಆತ್ಮಹತ್ಯೆಮಾಡಿಕೊಂಡರೆ ಈ ರಾಜ್ಯವೇ ಮುಳುಗಿ ಹೋದೀತು ದೌಲತ್! ಆ ಮಾತು ಹಾಗಿರಲಿ ನೀನು ನನ್ನ ಮೇಲೆ ಆಗ್ರಹಗೊಂಡಿಲ್ಲವೆಂದು ಅಭಿವಚನ ಕೊಡು.

ದೌಲತ್— ನೀವು ಟಿಪ್ಪೂ ಸುಲ್ತಾನರ ಮೇಲೆ ಯುದ್ಧ ಮಾಡುವುದಿಲ್ಲವೆಂದು ಶಪಥ ಮಾಡಲಿಲ್ಲವೇ? ಅದಕ್ಕಾಗಿಯೇ ಅಲ್ಲವೇ ನೀವು ರಾಜ್ಯತ್ಯಾಗ ಮಾಡಿದ್ದು!

ಇಯಜ್ಞಾರ್ಖಾ— ಹೌದು! ದೌಲತ್ ಹೌದು! ಆ ಶಪಥವು ಇಂದಿಗೂ ಇದೆ. ಎಂದೆಂದಿಗೂ ಇದೆ ಆ ದಿನ ರಾತ್ರಿ ಟಿಪ್ಪೂ ಸುಲ್ತಾನನು ಸೋನಾಮಹಲಿಗೇಕೆ ಬಂದನು? ನಿಮ್ಮಿಬ್ಬರನ್ನೂ ಸೆರೆಹಿಡಿಯುವುದಕ್ಕೆ! ಸುಲ್ತಾನನು ಮಹಮದಾಲಿಯವರ ಗೋರಿಯ ದರ್ಶನಕ್ಕೆ ಬಂದವನಲ್ಲ. ತಮ್ಮನ್ನು ಭೇಟಿಮಾಡಲು ಬಂದವನಲ್ಲ. ನಯಭಯಗಳಿಂದ ನೀವುಗಳು ಸ್ವಾಧೀನವಾಗಿದ್ದರೆ ಪರಾಕ್ರಮದಿಂದ ನಿಮ್ಮನ್ನು ಸೆಳೆದೊಯ್ಯಲು ಬಂದನು ಅದಕ್ಕಾಗಿಯೇ ದರಿಯಾಬಾಗಿನ ಸುತ್ತಲೂ ಸೈನ್ಯವನ್ನು ಜಮಾಯಿಸಿಟ್ಟಿದ್ದನು ನಿಮ್ಮಗಳ ಸೆರೆಯನ್ನು ತಪ್ಪಿಸುವುದಕ್ಕಾಗಿ ನಾನು

ಯುದ್ಧವನ್ನು ಹೂಡಿದೆ! ಇನ್ನು ಯುದ್ಧಪ್ರಮೇಯವೇನಿಲ್ಲ. ನಗರಕ್ಕೆ ಜನಾಲು ದ್ವೀನರನ್ನು ದಿನಾನರಾಗಿ ನೇಮಿಸಿದ್ದಾರೆ ಸುಲ್ತಾನರವರು ಚಿತ್ರದುರ್ಗದಿಂದ ಶ್ರೀರಂಗಪಟ್ಟಣಕ್ಕೆ ಹಿಂದಿರುಗಿ ಹೋಗುತ್ತಾರೆ (ರಾಧಾರಾಣಿಯವರ ಕಡೆ ತಿರುಗಿ) ರಾಣಿಯವರೇ! ನಾವು ಇಲ್ಲಿಂದ ತಿಬಿರವನ್ನು ಎತ್ತಬೇಕು ಮಳೆಗಾಲವು ಬರುತ್ತದೆ ದೌಲತ್‌ರಾಣಿಯವರೂ, ನೀವೂ ಸೋನಾಮಹಲಿಗೆ ಹೋಗಿರಿ! ನಾನು ಈ ತಿಬಿರವನ್ನು ಎತ್ತಿಬಿಡುತ್ತೇನೆ.

ರಾಧೆ—ಖಾಸಾಹೇಬರವರೇ ತಾವೆಲ್ಲಿ ಇರೋಣವಾಗುತ್ತದೆ?

ಇಯಜ್‌ಖಾ—ರಾಣೀಸಾಹೇಬ! ನನಗೆ ಇರುವುದಕ್ಕೆ ಎಲ್ಲಿಯೂ ಸ್ಥಳವಿಲ್ಲ ನಾನು ಪ್ರಚ್ಛನ್ನ ವೇಷದಿಂದ ಯಾವುದಾದರೂ ರಾಜ್ಯಕ್ಕೆ ಹೋಗುತ್ತೇನೆ ರಾಣಿಯವರೇ! ತಮ್ಮ ಕಡೆಯ ಸಂದರ್ಶನ! ದೌಲತ್! ನಿನಗಾಗಿ ನಿನ್ನ ಒಲುಮೆಗಾಗಿ ಎಂತಹ ಕಾರ್ಯವನ್ನಾದರೂ ಮಾಡಬಲ್ಲೆ! ಟಿಪ್ಪೂಸುಲ್ತಾನನು ನಿನ್ನನ್ನು ಬಲಾತ್ಕಾರದಿಂದ ಸೆಳೆದುಕೊಂಡು ಹೋಗುತ್ತಿದ್ದರೆ ಕೈಕಟ್ಟಿಕೊಂಡು ಕೂಡುವ ಶಪಥವನ್ನು ನಾನೆಂದಿಗೂ ಮಾಡಿಲ್ಲ, ಮಾಡುವುದೂ ಇಲ್ಲ! ನಾನು ನಿನಗಾಗಿ ರಾಜ್ಯ ಪರಿತ್ಯಾಗ ಮಾಡಿದೆ ನಿನ್ನ ಪ್ರೇಮಕ್ಕಾಗಿ ಈ ನನ್ನ ಪ್ರಾಣವನ್ನಾದರೂ ಒಪ್ಪಿಸಬಲ್ಲೆ!

ದೌಲತ್ತಳ ಕಣ್ಣುಗಳಲ್ಲಿ ನೀರು ತುಂಬಿತು

ರಾಧೆ—ಖಾನರವರೇ! ತಾವು ಎಲ್ಲಿಗೆ ಹೋಗುವಿರಿ ಏನು ಮಾಡುವಿರಿ ಸ್ಪಷ್ಟವಾಗಿ ಹೇಳಿರಿ ನಮ್ಮಲ್ಲಿ ನಿಮಗೆ ಭರವಸೆ ಇಲ್ಲವೇ?

ಇಯಜ್‌ಖಾ—ರಾಣಿಯವರೇ ತಮ್ಮಲ್ಲಿ ಭರವಸೆ ಇಲ್ಲದೆ ಏನು? ನನ್ನ ಲಿಯೇ ನನಗನ್ನೂ ಭರವಸೆ ಇಲ್ಲ! ನಾನು ಘೋರನಾಗಿ ಊರೂರು ಅಲೆಯುವುದಿಲ್ಲ. ನಾನೊಂದು ಹೊಸ ರಾಜ್ಯವನ್ನು ಕಟ್ಟುತ್ತೇನೆ.

ರಾಧೆಯೂ, ದೌಲತ್ತಳೂ ಅವಾಕ್ಯಾದರು ಇಯಜ್‌ಖಾನನು ದೌಲತ್ತಳನ್ನು ನೋಡುತ್ತ ನೋಡುತ್ತ ಗುಡಾರವನ್ನು ಬಿಟ್ಟು ಹೊರಟುಹೋದನು

ಇಯಜ್‌ಖಾನನು ಹೊರಟುಹೋಗುತ್ತಲೇ ದೌಲತ್ ಮತ್ತು ರಾಧಾ ಇಬ್ಬರೂ ಆಲೋಚಿಸತೊಡಗಿದರು

ರಾಧಾ—ದೌಲತ್! ನಾವು ಪುನಃ ದರಿಯಾಬಾಗಿಗೇ ಹೋಗುವುದು ಒಳ್ಳೆಯದೆಂದು ಕಾಣುತ್ತದೆ

ದೌಲತ್—ನಾವು ದರಿಯಾಬಾಗಿಗೆ ಹೋಗುವುದಾದರೆ ಅಂದೇ ಏಕೆ ಅಲ್ಲಿಗೆ ಹೋಗಬಾರದಾಗಿತ್ತು?

ರಾಧಾ—ನಾನು ಮುಮೂರ್ಷಾವಸ್ಥೆಯಲ್ಲಿದ್ದೆ ಇಯಜ್‌ಖಾನರು ರಣಕ್ಷೇತ್ರದಿಂದ ಘಮ್ನಿಬ್ಬರನ್ನೂ ಕರೆತಂದು ಇಲ್ಲಿ ಇಟ್ಟರು.

ದೌಲತ್—ಇಂದು ಇಷ್ಟು ನಿರ್ವಿಣ್ಣ ರಾಗಿ ಹೊರಟುಹೋಗುವ ಇಯಜ್‌ಖಾನನವರು ನಮ್ಮನ್ನೇಕೆ ಇಲ್ಲಿಗೆ ಕರೆತಂದರು ?

ರಾಧೆ—ದೌಲತ್! ಖಾನನು ಕಾರಣವಿಲ್ಲದೇ ನಮ್ಮನ್ನು ಇಲ್ಲಿಗೆ ಸಾಗಿಸಲಿಲ್ಲ. ಆಗ ನಗರದ ರಾಜ್ಯದಲ್ಲಿ ಪ್ರಬಲವಾದ ಕ್ಷೋಭೆ ಇತ್ತು ಆರಾಜಕತೆ ಇತ್ತು ಈಗ ಎಲ್ಲವೂ ಶಾಂತವಾಗಿದೆ ನಾವು ದರಿಯಾಬಾಗಿಗೆ ಹೋಗುವುದೇ ಯುಕ್ತವಾದುದು

ದೌಲತ್—ರಾಣಿಯವರೇ! ಈ ಖಾನನವರೇಕೆ ನಮ್ಮನ್ನು ಬಿಟ್ಟು ಹೋಗಬೇಕು

ರಾಧೆ—(ನಗುತ್ತ) ಅಕ್ಕನವರೇ! ಅವರು ಮಲಬಾರಿನಲ್ಲಿ ಹೊಸ ರಾಜ್ಯವನ್ನು ಕಟ್ಟುತ್ತಾರಂತೆ! ಅಂಥಾ ದಕ್ಷತೆಯು ಅವರಿಗಿದೆ

ದೌಲತ್—ರಾಣಿಯವರೇ, ಅವರಿಗೆ ಹೊಸ ರಾಜ್ಯವನ್ನು ಕಟ್ಟುವ ಶಕ್ತಿ ಸಾಮರ್ಥ್ಯಗಳುಂಟು! ಆದರೆ, ನಮ್ಮನ್ನು ಬಿಟ್ಟು ಹೋಗುವುದೆಂಬುದೇಕೋ ನನಗಷ್ಟು ಸಮಾಧಾನವಾಗಿಲ್ಲ

ರಾಧೆ—(ನಗುತ್ತ) ಅಕ್ಕನವರೇ! ನಾನೊಂದು ಮಾತು ಹೇಳಲೇ? ನೀವು ಖಾನನವರಲ್ಲಿ ಅನುರಕ್ತರಾಗಿದ್ದೀರಿ!

ದೌಲತ್ತಳು ನಾಚಿಕೆಯಿಂದ ನಕ್ಕಳು.

ರಾಧೆ—ಅಕ್ಕನವರೇ! ನೀವು ಇಯಜ್‌ಖಾನನವರನ್ನು ಇಲ್ಲಿಯೇ ಇರುವಂತೆ ಮಾಡಬಹುದು.

ದೌಲತ್—ಅದು ಹೇಗೆ ?

ರಾಧೆ—ನಿಮಗೆ ಅಂಥ ಸಾಮರ್ಥ್ಯವಿದೆ!

ಇಯಜ್‌ಖಾನನು ಸರೋವರದ ಎಡೆಯಲ್ಲಿ ಒಂದು ಅಶ್ವತ್ಥ ವೃಕ್ಷದ ಕಟ್ಟಿಯ ಮೇಲೆ ನಿರ್ವಿಣ್ಣ ನಾಗಿ ಕುಳಿತಿದ್ದಾನೆ ಎಷ್ಟೋ ಕಲ್ಪನಾ ಸಾಮ್ರಾಜ್ಯಗಳನ್ನು ಸ್ವಪ್ನ ಕಾಣುತ್ತಿದ್ದಾನೆ. ನಾಳೆ ಪ್ರಾತಃಕಾಲ ಈ ಶಿಬಿರವನ್ನು ಎತ್ತಲು ಏರ್ಪಾಡು ಮಾಡಿದ್ದಾನೆ ಮೂರು ನಾಲ್ಕು ದಿನಗಳಿಂದ ಎಷ್ಟೋ ಸಮಾಧಾನ ಹೇಳಿ ರಾಧಾ ಮತ್ತು ದೌಲತ್ತರನ್ನು ದರಿಯಾಬಾಗಿಗೆ ಹೋಗಲು ಒಪ್ಪಿಸಿದ್ದಾನೆ. ತಾನು ಎಲ್ಲಿಯೋ ಹೊರಟು ಹೋಗಲು ಸಂಕಲ್ಪಿಸಿದ್ದಾನೆ ಆದರೆ ಇಯಜ್‌ಖಾನನು ಎಲ್ಲಿಗೆ ಹೋಗುತ್ತಾನೆಂಬುದು ಯಾರಿಗೂ ಗೊತ್ತಿಲ್ಲ ಅದನ್ನು ತಿಳಿದುಕೊಳ್ಳಲು ರಾಧೆಯು ಎಷ್ಟೋ ಪ್ರಯತ್ನ ಪಟ್ಟಳು ಫಲಿಸಲಿಲ್ಲ ಹುಸೇಖಾನನು ಹೆಣಗಾಡಿದನು ಅದನ್ನು ತಿಳಿಯಲು ಸಾಧ್ಯವಾಗಲಿಲ್ಲ ಅವನು ಗುಪ್ತ ವೇಷದಿಂದ ಇಯಜ್‌ಖಾನನನ್ನು ಹಿಂಬಾಲಿಸುವುದಾಗಿ ನಿಶ್ಚಯ ಮಾಡಿಕೊಂಡಿದ್ದಾನೆ. ಇಯಜ್‌ಖಾನನು ಅಶ್ವತ್ಥ ಕಟ್ಟಿಯ ಮೇಲೆ ಕುಳಿತು ಮುಂದಿನ ರಾಜ್ಯ ಕಟ್ಟುವ ಆಲೋಚನೆಗಳನ್ನು ಮಾಡತೊಡಗಿದ್ದಾನೆ ಆ ಯೋಚನಾ

ತರಂಗಗಳಲ್ಲಿ ದಾಲತ್ತಳ ಜ್ಞಾಪಕವು ಬಂದಿತು ದಾಲತ್ತಳನ್ನು ಆಗಲಿ ಹೋಗುವುದು ಬಲು ಕಷ್ಟವಾಗಿ ತೋರಿತು ದಾಲತ್ತಳು ನಿಜವಾಗಿಯೂ ಖಾನನ ಪ್ರಣಯಿನಿಯೇನು? ಅಲ್ಲ! ಆದರೂ ದಾಲತ್ತಳ ಸಾನ್ನಿಧ್ಯವನ್ನು ಬಿಡುವುದು ಅವನಿಗೆ ಬಲು ಕಷ್ಟವಾಗಿ ತೋರಿತು ದಾಲತ್ತಳಿಗೆ ತನ್ನಲ್ಲಿ ಪ್ರೇಮವಿದೆಯೇ? ಎಂದು ಚಿಂತಿಸಿದನು ಪ್ರೇಮವಿದೆ. ಆದರೆ ತಾನು ಅವಳನ್ನು ಇಲ್ಲಿ ಬಿಟ್ಟು ಹೋದರೆ ಟಿಪ್ಪೂಸುಲ್ತಾನನು ದಾಲತ್ತಳನ್ನು ಬಲಾತ್ಕಾರದಿಂದಲಾದರೂ ಅಸಹಿಸುತ್ತಾನೆ ದಾಲತ್ತಳನ್ನು ತನ್ನ ಜೊತೆಯಲ್ಲಿಯೇ ಕರೆದುಕೊಂಡು ಹೋಗಬಾರದೆ! ಹೌದು! ಈ ಆಲೋಚನೆಯು ಸರಿಯಾಗಿದೆ. ದಾಲತ್ತಳು ಮಾತ್ರ ಬರುವುದಿಲ್ಲ! ಒಂದು ಪಕ್ಷ ದಾಲತ್ತಳು ನನ್ನೊಡನೆ ಬರುವುದಾದರೂ ನಾನು ಲೋಕೋತ್ತರ ಸೌಂದರ್ಯವತಿಯಾದ ಅವಳನ್ನು ಕರೆದುಕೊಂಡು ಎಲ್ಲಿಗೆ ಹೋಗುವುದು? ಎಲ್ಲಿ ರಾಜ್ಯವನ್ನು ಕಟ್ಟುವುದು! ಇಲ್ಲಿರುವ ಧನಕನಕಪನ್ನೆಲ್ಲಾ ಯಾರು ಕಾಪಾಡುವವರು? ಖಾಸಿಂಖಾನನಿದ್ದಿದ್ದರೆ ಅವನು ಇದನ್ನು ಕಾಪಾಡುತ್ತಿದ್ದನು ಈ ಹುಸೇನ್‌ಖಾನನು ಬಿಸಿರಕ್ತದ ಹುಡುಗ! ಇವನಲ್ಲಿ ಈ ಗುಪ್ತನಿಧಿಯನ್ನು ಒಪ್ಪಿಸುವುದೆಂತು?

ಹೇಗೇ ಆಗಲಿ, ಈ ನಗರದ ರಾಜ್ಯದಲ್ಲಿ ನಾನಿರುವುದಿಲ್ಲ ನನ್ನ ಸರ್ವಸ್ವವನ್ನೂ ಈ ರಾಧಾರಾಣಿಗೆ ಒಪ್ಪಿಸಿ ನಾನು ಈ ದೇಶವನ್ನು ಪರಿತ್ಯಾಗಮಾಡುತ್ತೇನೆ ಈ ರಾಧಾರಾಣಿಯು ಎಂಥಾ ಹೆಣ್ಣು! ಇವಳಿಗಿರುವ ಧೈರ್ಯ ಸಾಹಸಗಳನ್ನು ನಾನೆಲ್ಲಿಯೂ ನೋಡಿಲ್ಲ ಇವಳು ಹಂಗಸಲ್ಲ ಈ ರಾಜ್ಯದ ಲಕ್ಷ್ಮಿ ಟಿಪ್ಪೂಸುಲ್ತಾನನು ಈ ರಾಧಾರಾಣಿಯ ಕರುಣೆಯನ್ನು ಸಂಪಾದಿಸಿದ್ದರೆ ಇದೊಂದು ಅವನ ಅದೃಷ್ಟ, ಮೈಸೂರಿನ ಕಲ್ಯಾಣ ಈ ರಾಧಾರಾಣಿಗೆಕೆ ಟಿಪ್ಪೂಸುಲ್ತಾನನ ಮೇಲೆ ಇಷ್ಟೊಂದು ಅಭಿಮಾನ. ಅಂದು ರಣಕ್ಷೇತ್ರದಲ್ಲಿ ಈ ಸುಲ್ತಾನನಿಗಾಗಿ ತನ್ನ ಪ್ರಾಣವನ್ನೇ ಒಪ್ಪಿಸಿ ಬಿಟ್ಟಿದ್ದಳು. ದಾಲತ್ತಳಿಗಾಗಿ ರಾಧೆಯು ಟಿಪ್ಪೂಸುಲ್ತಾನನ ಮೇಲೆ ಇಷ್ಟೊಂದು ಅನುಗ್ರಹವನ್ನು ತೋರುತ್ತಿದ್ದಾಳೆ. ದಾಲತ್ತಳಿಗೆ ಟಿಪ್ಪೂಸುಲ್ತಾನನ ಮೇಲೆ ಇಷ್ಟೊಂದು ಪ್ರೇಮವಿದೆಯೇ? ಅವಳು ಸುಲ್ತಾನನನ್ನು ವರಿಸುವುದಾದರೆ ಅಡ್ಡಿಯೇನಿದೆ? ದಾಲತ್ತಳು ಟಿಪ್ಪೂಸುಲ್ತಾನನನ್ನು ಮನಸಾರ ಮೆಚ್ಚಿ ವರಿಸುವುದಾದರೆ ಅದನ್ನು ನಾನು ಒಪ್ಪುತ್ತೇನೆ ಆದರೆ ನನ್ನಲ್ಲಿಯೇ ಪ್ರೇಮ ಮಾಡುವುದಾದರೆ ನನ್ನನ್ನೇ ಸ್ವಯಂವರ ಮಾಡಿಕೊಳ್ಳಬಾರದೇಕೆ? ದಾಲತ್ತಳು ನನ್ನ ಧರ್ಮಪತ್ನಿಯಾದರೆ ಟಿಪ್ಪೂಸುಲ್ತಾನನಿಗೆ ಅವಳನ್ನು ಕಣ್ಣಿತ್ತಿ ನೋಡುವ ಧೈರ್ಯವೆಲ್ಲಿ ಬರಬೇಕು? ಆಗ ನನ್ನಲ್ಲಿ ಸುಲ್ತಾನನು ನಿಜವಾದ ಸ್ನೇಹಿತನಾಗಬೇಕು ಇಲ್ಲವೇ ಪ್ರತ್ಯಕ್ಷ ವಿರೋಧಿಯಾಗಬೇಕು. ಇರಲಿ, ಇದನ್ನು ದಾಲತ್ತಳಲ್ಲಿ ಕೇಳಿಯೇಬಿಡುತ್ತೇನೆ ರಾಧಾರಾಣಿಯ ಮಧ್ಯಸ್ಥಿಕೆಯಿಂದ ಕೇಳಲೇ? ರಾಜ್ಯಭ್ರಷ್ಟನಾಗಿ ರಾಧಾರಾಣಿಯೊಡನೆ ಈ ವಿವಾಹದ

ಮಾತೃತಲು ನನ್ನ ಮನಸ್ಸು ಒಪ್ಪುವುದಿಲ್ಲ. ದೌಲತ್ತಳಲ್ಲಿಯೋ? ಭಗವಂತನು ಅನುಗ್ರಹಿಸಿದರೆ ಅವಳನ್ನು ಎಂದಾದರೊಂದು ದಿನ ಕೇಳುವ ಸುಯೋಗವು ಬಂದರೆ ಅಂದು ಅವಳನ್ನು ಕೇಳುತ್ತೇನೆ ಎಂದುಕೊಂಡನು ಬೆಳಗಿನಝಾವದಲ್ಲಿ ಈ ರಾಜ್ಯವನ್ನು ಬಿಟ್ಟು ಹೋಗುತ್ತೇನೆ ಎಂದುಕೊಂಡು ನಿಟ್ಟುಸಿರು ಬಿಟ್ಟು ಎದ್ದನು

ಸರೋವರದ ದಂಡೆಯಲ್ಲಿರುವ ವಿಶಾಲವಾದ ಕಲ್ಲುಮಂಟಪದಲ್ಲಿ ಇಯುಜ್ ಖಾನನ ಬಿಡಾರ! ಇಯುಜ್ ಖಾನನು ತನ್ನ ಬಿಡಾರಕ್ಕೆ ಹೋದನು. ಅಷ್ಟುಹೊತ್ತಿಗೆ ಸರಿಯಾಗಿ ಹರ್ಸೇಖಾನನು ಬಂದು ಇಯುಜ್ ಖಾನರವರ ಭೇಟಿ ಮಾಡಿದನು ಅವರಿಬ್ಬರಿಗೂ ಸ್ವಲ್ಪ ಹೊತ್ತು ಸಂಭಾಷಣೆ ನಡೆಯಿತು ಆ ಮಂತ್ರಾಲೋಚನೆಯು ಬಹಳ ಅಂತರಂಗವಾದುದು ಮಾರನೆಯ ದಿನ ದೌಲತ್ ರಾಣಿಯವರೂ, ರಾಧಾರಾಣಿಯವರೂ ದರಿಯಾಬಾಗಿಗೆ ಹೋಗುವರೆಂದು ಇಯುಜ್ ಖಾನನು ತಿಳಿಸಿದನು. ಅವರಿಗೇನೂ ಅಪಾಯವು ತಟ್ಟಲಾರದೆಂದೂ, ಒಂದು ಪಕ್ಷ ಅವಗಡಪ್ರಸಂಗ ಬಂದರೆ ದರಿಯಾಬಾಗನ್ನು ರಕ್ಷಿಸುವ ಭಾರವು ಹುಸೇಖಾನನಿಗೆ ಸೇರಿದ್ದೆಂದೂ ಇಯುಜ್ ಖಾನನು ಅಪ್ಪಣೆ ಮಾಡಿದನು ಈ ಶಿಬಿರದ ಬಹಿರಾಡಂಬರವನ್ನೆಲ್ಲಾ ತೆಗೆದುಹಾಕಬೇಕೆಂದೂ, ಈ ದೇವಾಲಯವನ್ನು ಮಾತ್ರ ಭದ್ರವಾಗಿ ಕಾಪಾಡಬೇಕೆಂದೂ ಹೇಳಿದನು ಇಯುಜ್ ಖಾನನು ಕೆಲವು ದಿನಗಳು ರಾಜಕಾರ್ಯಾರ್ಥವಾಗಿ ದೇಶಾಂತರ ಪ್ರಯಾಣ ಬೆಳೆಸುವುದಾಗಿಯೂ ಸೂಚಿಸಿದನು.

ಹುಸೇಖಾ—ಖಾನಂದರವರೇ, ತಾವು ನನಗೆ ತಂದೆಗೆ ಸಮಾನರು ತಮ್ಮ ಅಪ್ಪಣೆಯನ್ನು ಶಿರಸಾ ವಹಿಸಿ ನಡೆಸುತ್ತೇನೆ ಈ ನಗರದ ರಾಜ್ಯದಲ್ಲಿ ಟಿಪ್ಪು ಸುಲ್ತಾನರ ರಾಜ್ಯಭಾರವು ಆರಂಭವಾಗಿದೆ ಇಲ್ಲಿ ಅನೇಕ ವಿಪ್ಲವಗಳಾಗುವ ಸಂಭವವಿದೆ ನಮ್ಮ ಸ್ವಾಸ್ಥ್ಯಗಳಿಗೆ ಅಪಾಯ ತಟ್ಟುವುದಾದರೆ ನಾವು ಸುಲ್ತಾನರ ರಾಜ್ಯವನ್ನು ಎದುರಿಸಿ ಯುದ್ಧಮಾಡಬೇಕಾಗಿ ಬಂದರೂ ಬರಬಹುದು.

ಇಯುಜ್ ಖಾ—ಹುಸೇಖಾ ನಿನ್ನ ಆಲೋಚನೆಯಲ್ಲೇನೂ ಉತ್ತೇಜ್ಜ ಇಲ್ಲ. ಎಂಥಾ ಪರಿಸ್ಥಿತಿಯು ಬಂದರೂ ಬರಬಹುದು ಆದರೆ ಸುಲ್ತಾನರ ಸರ್ಕಾರದ ಮೇಲೆ ಕ್ರೂರ ಕಟ್ಟಿದಿದ್ದರೆ ನನಗೆ ಬಹಳ ಸಂತೋಷ

ಹುಸೇಖಾ—ಹುಜೂರು! ತಮಗೆ ಭರವಸೆ ಕೊಡುತ್ತೇನೆ ನಾನು ಎಂದೆಂದಿಗೂ ಸುಲ್ತಾನರ ರಾಜ್ಯದ ಮೇಲೆ ವಿಪ್ಲವವನ್ನು ತಂದು ಒಡ್ಡುವುದಿಲ್ಲ

ಇಯುಜ್ ಖಾ—ಒಳ್ಳೆಯದು, ನಿನಗೆ ಮಂಗಳವಾಗಲಿ!

ಇಯುಜ್ ಖಾನನು ದ್ವಾರವಾಲಕನನ್ನು ಕಳಿಸಿ ರಾಧಾರಾಣಿಯವರ ಡೇರೆಯಲ್ಲಿ ಅವರೊಬ್ಬರೇ ಇದ್ದಾರೆಂಬುದನ್ನು ತಿಳಿದುಕೊಂಡು ಅವರ ಗುಡಾರಕ್ಕೆ ಹೋದನು; ಅಲ್ಲಿ ರಾಧಾರಾಣಿಯು ಎದ್ದು ಇಯುಜ್ ಖಾನನನ್ನು ಆಸನದಲ್ಲಿ ಕುಳ್ಳಿರಿಸಿದಳು

ಇಯಜ್ಞಾಖಾನನು— ರಾಧಾರಾಣಿಯವರೇ ! ನಾನು ನಾಳೆಯ ದಿನ ಈ ನಗರದ ರಾಜ್ಯವನ್ನು ತ್ಯಾಗ ಮಾಡುತ್ತೇನೆ. ದಾಲತ್‌ರಾಣಿಯವರನ್ನೂ, ತಮ್ಮನ್ನೂ ಬಿಟ್ಟು ಹೋಗುವುದು ನನಗೆಷ್ಟೋ ವ್ಯಥೆಯಾಗಿದೆ ಆದರೆ ರಾಜ್ಯವನ್ನು ಬಿಟ್ಟುಕೊಟ್ಟು ಕಳ್ಳನಂತೆ ಈ ಗಿರಿಕಂದರಗಳಲ್ಲಿ ನಾನು ಅಲೆಯುತ್ತಿರಕೂಡದು ನನ್ನ ಸರ್ವಾಧಿಕಾರ ವನ್ನು ಹುಸ್ಸೇಖಾನನಿಗೆ ವಹಿಸಿದ್ದೇನೆ ನನ್ನ ಸರ್ವಸ್ವವನ್ನೂ ತಮ್ಮಲ್ಲಿ ಒಪ್ಪಿಸಲು ಬಂದಿದ್ದೇನೆ ತಾವು ಅದನ್ನು ರಕ್ಷಣೆ ಮಾಡಬೇಕು

ರಾಧೆಗೆ ಆಶ್ಚರ್ಯವಾಯಿತು ಅವಳು “ಖಾನರವರೇ! ತಮ್ಮಲ್ಲಿ ಏನಿದೆ?”

ಇಯಜ್ಞ— “ನನ್ನಲ್ಲಿ ಈ ಮೈಸೂರು ರಾಜ್ಯದಲ್ಲಿ ಎಲ್ಲಿಯೂ ಇಲ್ಲದಷ್ಟು, ಹಿಂದೂಸ್ಥಾನದಲ್ಲಿ ಯಾವ ರಾಜ್ಯದಲ್ಲಿಯೂ ಇಲ್ಲದಷ್ಟು ಭಂಗಾರವಿದೆ”

ರಾಧೆ— “ತಮಗೆ ಅಷ್ಟೊಂದು ಭಂಗಾರವೆಲ್ಲಿ ಬಂದಿತು?”

ಇಯಜ್ಞ— ಅದು ಹೃದರಲ್ಲೇಖಾನರವರ ಗುಪ್ತನಿಧಿ! ಬಹುಕಾಲದ ಹಿಂದೆಯೇ ಅದನ್ನು ನನ್ನಲ್ಲಿ ಒಪ್ಪಿಸಿದ್ದರು

ರಾಧೆ— ಅದನ್ನು ಹೇಗೆ ವಿನಿಯೋಗಿಸಬೇಕು ?

ಇಯಜ್ಞ— ಮೈಸೂರಿಗೆ ಅಪಾಯವು ಬಂದು, ರಾಜ್ಯವು ಮುಳುಗಿಹೋಗುವ ಸಂಭವ ಬಂದರೆ ಈ ರಾಜ್ಯವನ್ನು ಉದ್ಧಾರ ಮಾಡಲು ಅದನ್ನು ವಿನಿಯೋಗಿಸಬೇಕೆಂದು ದೊಡ್ಡ ನವಾಬರ ಆಜ್ಞೆ!

ರಾಧೆ— ಈ ನಿಧಿ ಇರುವುದನ್ನು ಮತ್ತಾರಾದರೂ ಬಲ್ಲರೋ ?

ಇಯಜ್ಞ— ಹೌದು ! ಬಡಾಫಕೀರರವರು ಬಲ್ಲರು

ರಾಧೆ— ಅವರು ಬಂದು ಕೇಳಿದರೆ ಕೊಡಬಹುದೋ ?

ಇಯಜ್ಞ— ತಮಗೆ ಯುಕ್ತ ತೋರಿದಂತೆ ಅದನ್ನು ವಿನಿಯೋಗಿಸಬಹುದು. ದಾಲತ್‌ರಾಣಿಯವರನ್ನು ಎಡಬಿಡದೇ ಸಂರಕ್ಷಿಸುವುದು, ಈ ನಿಧಿಯನ್ನು ಭದ್ರವಾಗಿ ಕಾಪಾಡುವುದು ಇವೆರಡು ಭಾರಗಳನ್ನು ತಮ್ಮ ಮೇಲೆ ಹೊರಿಸಿದ್ದೇನೆ

ರಾಧೆ— ದಾಲತ್‌ರಾಣಿಯು ಸ್ವತಂತ್ರಳು ವೀರರಮಣಿ ಅವರನ್ನು ನಾನು ಸಂರಕ್ಷಿಸುವುದೆಂದರೇನು? ನಾನು ಅವಳಿಗೆ ಸಹಾಯಕಳುಮಾತ್ರ! ದಾಲತ್‌ರಾಣಿಯು ರಣಕ್ಷೇತ್ರದಲ್ಲಿ ನಿಂತರೆ ನಿಮಗೂ, ಸುಲ್ತಾನರಿಗೂ ಸಮಾನಳಾದ ಪರಾಕ್ರಮಶಾಲಿ ಇಯಜ್ಞಾಖಾನರವರೇ ! ಮೈಸೂರು ರಾಜ್ಯಕ್ಕೆ ಅನೇಕ ಆಪತ್ತುಗಳು ಇರುವುದನ್ನು ತಾವು ಬಲ್ಲರಿ. ತಾವು ಇಂದು ದೇಶತ್ಯಾಗ ಮಾಡಿ ಹೊರಟುಹೋದರೆ ದೊಡ್ಡ ನವಾಬರವರು ತಮ್ಮಲ್ಲಿಟ್ಟ ಭರವಸೆಗೆ ಸಾರ್ಥಕವಾದಂತೆ ಆಗುವುದೇ ?

ಇಯಜ್ಞ :— ನಾನು ಯಾವಾಗಲೂ ಮೈಸೂರಿಗೆ ಸೇವೆ ಸಲ್ಲಿಸುವೆನು.

ಮೈಸೂರಿಗೆ ಅನೇಕ ಯುದ್ಧಗಳು ಕಾದಿವೆಯೆಂಬುದನ್ನು ನಾನು ಬಲ್ಲೆ. ಆ ಸಮಯ
ಗಳಲ್ಲೆಲ್ಲಾ ನಾನು ಮೈಸೂರು ಸೈನ್ಯಕ್ಕೆ ಬೆಂಬಲವಾಗಿ ಬಂದು ನಿಲ್ಲುವೆನು

ರಾಧೆ—ತಾವು ದೊಡ್ಡ ನವಾಬರ ರಾಜ್ಯದಲ್ಲಿಯೇ ಇರಬಾರದೇಕೆ ?

ಇಯಜ್—ತಾಯೆ ! ಈ ರಾಜ್ಯದಲ್ಲಿ ನಾನಿರಲು ಸ್ಥಳವೇ ಇಲ್ಲ!

ರಾಧೆ—ಸುಲ್ತಾನರವರು ಈ ನಗರದ ರಾಜ್ಯವನ್ನು ತಮಗೇ ಒಪ್ಪಿಸಿದರೆ—

ಇಯಜ್—ನಾನು ಸ್ವೀಕರಿಸುವುದಿಲ್ಲ

ಇಯಜ್ ಖಾನನು ಬಂಗಾರದ ನಿಧಿಯನ್ನು ತೋರಿಸುವುದಾಗಿ ರಾಧಾರಾಣಿ
ಯನ್ನು ಜೊತೆಯಲ್ಲಿ ಕರೆದುಕೊಂಡು ಹೊರಟನು ಆ ಕಲ್ಲುಮಂಟಪದೊಳಗೆ
ರಾಧೆಯು ಇಯಜ್ ಖಾನನ ಜೊತೆಯಲ್ಲಿ ಹೋದಳು. ಖಾನನು ಮಂಟಪದ ಹೊರ
ಬಾಗಿಲನ್ನು ಭದ್ರಪಡಿಸಿದನು ಒಳಗೆ ಹೋಗಿ ಒಂದು ಮೂಲೆಯಲ್ಲಿ ಮಂಡಿಯೂರಿ
ಕುಳಿತು ಬಲವಾಗಿ ಕಬ್ಬಿಣದ ಸಲಾಕಿಯನ್ನು ಎಳೆದನು ಕೀಲುಗೊಂಬೆಯಂತೆ ಕಲ್ಲಿನ
ಚಪ್ಪಡಿಯು ಮೇಲಕ್ಕೆದ್ದಿತು ಆ ಕೆಳಗೆ ಖಾನನು ಇಳಿದನು ರಾಧೆಯ ಕೈಹಿಡಿದು
ಮೆಟ್ಟಿಲುಗಳನ್ನು ಇಳಿಸಿದನು. ಒಳಗೆ ಹೋಗಿ ದೀವಿಗೆಯನ್ನು ಹಚ್ಚಿಟ್ಟನು ಅಲ್ಲಿ
ವಿಸ್ತಾರವಾದ ನೆಲಮಾಳಿಗೆ ಇರುವುದು ಗೋಚರವಾಯಿತು ಪೂರ್ವಭಾಗದಲ್ಲಿ ಒಂದು
ಕಲ್ಲುಬಂಡೆಯನ್ನು ಎಳೆದು ಒಳಗೆ ನುಗ್ಗಿದನು ರಾಧೆಯನ್ನು ಆ ಗುಹೆಯೊಳಗೆ
ಪ್ರವೇಶಮಾಡಿಸಿದನು ಅಲ್ಲಿ ನೆಲವನ್ನು ಸ್ವಲ್ಪ ಅಗೆದನು. ಒಂದೊಂದಾಗಿ ಬಂಗಾ
ರದ ಇಟ್ಟಿಗೆಗಳನ್ನು ಹೊರಗೆ ತೆಗೆದು ತೋರಿಸಿದನು “ರಾಧಾರಾಣಿಯವರೇ ! ಇಲ್ಲಿ
ಇಂಥಾ ಇಟ್ಟಿಗೆಗಳು ತುಂಬಿವೆ” ಎಂದು ಹೇಳಿದನು. ಅಲ್ಲಿಂದ ರಾಧೆಯನ್ನು ಹೊರಗೆ
ಕರೆತಂದನು ಪಶ್ಚಿಮಭಾಗದಲ್ಲಿ ಗುಂಡಾದ ಭಾವಿಗಳಿದ್ದುವು. ನಾಲ್ಕು ಭಾವಿಗಳಲ್ಲಿ
ಸೊಂಟದುದ್ದ ನೀರು ಇತ್ತು ! ಆ ನೀರಿನ ಕೆಳಗೆ ಶುದ್ಧವಾದ ಮರಳು ! ಕೈಯಿಂದಲೇ
ಕೆದಕಿ ಒಂದು ಬೊಗಸೆ ಚಿನ್ನದ ನಾಣ್ಯಗಳನ್ನು ಹೊರಗೆ ತೆಗೆದನು “ರಾಧಾರಾಣಿ
ಯವರೇ ಈ ನಾಲ್ಕು ಭಾವಿಗಳಲ್ಲಿಯೂ ಇಂಥಾ ಚಿನ್ನದ ನಾಣ್ಯಗಳು ತುಂಬಿವೆ”
ಎಂದು ಹೇಳಿದನು ಮತ್ತೊಂದು ಕಲ್ಲಿನ ಬಾಗಿಲನ್ನು ತೋರಿಸಿ ಇಲ್ಲಿಂದ ಹೊರಗಿರುವ
ಸರೋವರದ ಮಧ್ಯಕ್ಕೆ ಗುಪ್ತ ಸುರಂಗವಿದೆ ಎಂದು ಹೇಳಿದನು. ರಾಧೆಯನ್ನು ಹೊರಗೆ
ಕರೆತಂದು ಆ ನೆಲಮಾಳಿಗೆಯನ್ನು ಮತ್ತೊಮ್ಮೆ ತೋರಿಸಿದನು ಆ ನೆಲಮಾಳಿಗೆಯ
ಸುತ್ತಲೂ ಮದ್ದು ತುಂಬಿದೆ ಈ ಮಂಟಪವು ಶತ್ರು ವಶವಾದರೆ ಹೊರಗೆ ಮಂಟಪದ
ಮುಂಭಾಗದಲ್ಲಿರುವ ಬಸವಣ್ಣನನ್ನು ಎತ್ತಿದರೆ ಸುರಂಗವಿದೆ ಅಲ್ಲಿ ಬೆಂಕಿಯನ್ನು ಹಚ್ಚಿ
ದರೆ ಈ ಮಂಟಪವೆಲ್ಲಾ ಕುಸಿದು ಬಿದ್ದು ಈ ನೆಲಮಾಳಿಗೆಯೆಲ್ಲಾ ಶಿಲಾಮಯವಾಗು
ತ್ತದೆ, ಅಗ್ನಿಮಯವಾಗುತ್ತದೆ ಎಂದು ಹೇಳಿ ಎಲ್ಲವನ್ನೂ ತೋರಿಸಿದನು ರಾಧಾರಾಣಿ
ಯನ್ನು ಮೇಲಕ್ಕೆ ಕರೆತಂದು ನೆಲಮಾಳಿಗೆಯ ಬಾಗಿಲನ್ನು ಮುಚ್ಚಿದನು.

ಸುಸಜ್ಜಿತವಾದ ಮೇಲಿನ ಮಂಟಪಕ್ಕೆ ಬಂದು ಇಬ್ಬರೂ ಆಸನಗಳಲ್ಲಿ ಕುಳಿತರು
ಇಯಜ್—ರಾಧಾರಾಣಿಯವರೇ! ಈ ಮೈಸೂರಿನ ಚಿನ್ನದ ನಿಧಿಯನ್ನು
ತಮಗೆ ಒಪ್ಪಿಸಿದ್ದೇನೆ ಇನ್ನು ಮುಂದೆ ಇದರ ಅಧಿಷ್ಠಾತ್ರಿಯು ನೀವು

ರಾಧೆ—(ಗದ್ದದ ಕಂದಿಂದ) ಇಯಜ್‌ಖಾನರವರೇ! ಈ ರಾಜ್ಯದ ರಾಜ
ಭಕ್ತರು ನೀವು ದೊಡ್ಡ ನವಾಬರ ನಿಜವಾದ ಸುಪುತ್ರರು ನೀವು

ಇಯಜ್—ರಾಧಾರಾಣಿಯವರೇ! ದೊಡ್ಡ ನವಾಬರು ಈ ನಗರದ ರಾಜ್ಯ
ಶ್ಯಾಗಿ ನನ್ನನ್ನು ಇಲ್ಲಿ ನವಾಬನನ್ನಾಗಿ ನೇಮಿಸಲಿಲ್ಲ ಈ ನಿಧಿಯನ್ನು ಕಾಪಾಡುವುದ
ಶ್ಯಾಗಿ ನೇಮಿಸಿದರು

ರಾಧೆ—ಖಾನರವರೇ! ಇಷ್ಟು ಪ್ರಶಸ್ತವಾದ ನೆಲಮಾಳಿಗೆಯನ್ನು ತಯಾರು
ಮಾಡಿಸಿದವರಾರು ?

ಇಯಜ್—ನಗರದ ಮಹಾರಾಜರಾಗಿದ್ದ ಶಿವಪ್ಪನಾಯ್ಕರವರು

ಖಾನನ ಇಷ್ಟಾರ್ಥಸಿದ್ಧಿ

ಇಯಜ್‌ಖಾನನೂ, ರಾಧಾರಾಣಿಯೂ ಬಲುಹೊತ್ತು ಮಾತನಾಡಿದರು.
ರಾಧೆಯು ಇಯಜ್‌ಖಾನನು ಹೊರಟುಹೋಗಕೂಡದೆಂದು ಎಷ್ಟೋ ವಾದಿಸಿದಳು
ಪ್ರತಿರೋಧ ಮಾಡಿದಳು ಸ್ತ್ರೀ ಜನೋಚಿತವಾಗಿ ಅತ್ತು, ಕರೆದು ನೋಡಿದಳು. ಕೊನೆ
ಯಲ್ಲಿ ಒಪ್ಪಿಕೊಂಡಳು ಅಲ್ಲದೆಂದು ಹೊರಟಳು ಇಯಜ್‌ಖಾನನು ರಾಧೆಯನ್ನು
ಅವಳ ಗುಡಾರಕ್ಕೆ ಬಿಟ್ಟು ಅಪ್ಪಣೆ ಪಡೆದು ತನ್ನ ಗುಡಾರಕ್ಕೆ ಬಂದನು ಯಾರೋ
ಒಬ್ಬ ವ್ಯಕ್ತಿಯು ಕಾಲು ಸಪ್ಪಳ ಮಾಡದೇ ಖಾನನನ್ನು ಹಿಂಬಾಲಿಸುತ್ತಿದ್ದಳು ಖಾನನು
ಮಂಟಪವನ್ನು ಪ್ರವೇಶ ಮಾಡುತ್ತಲೇ ಅವಳೂ ಪ್ರವೇಶ ಮಾಡಿದಳು. ಖಾನನು
ಹಿಂದಿರುಗಿ ನೋಡಿದನು. ಹಿಂಬಾಲಿಸಿ ಬಂದವಳು ಮತ್ತಾರೂ ಅಲ್ಲ, ದೌಲತ್ !

ಇಯಜ್‌ಖಾನನು ಆಶ್ಚರ್ಯ ಚಕಿತನಾದನು.

ಇಯಜ್—ದೌಲತ್ ! ನನ್ನನ್ನು ಹಿಂಬಾಲಿಸಿ ಏಕೆ ಬಂದೆ ?

ದೌಲತ್—ಖಾನನೇ! ನೀನು ರಾಧೆಯೊಡನೆ ಏನು ಮಸಲತ್ತು ಮಾಡಿದೆಯೋ
ವಿಚಾರಿಸೋಣವೆಂದು ಬಂದೆ.

ಇಯಜ್—ದೌಲತ್ ! ಅಂತಹ ಗುಪ್ತ ಮಂತ್ರಾಲೋಚನೆಯೇನೂ ಇಲ್ಲ.
ನಾನು ನಾಳೇದಿನ ಈ ದೇಶವನ್ನು ತ್ಯಾಗಮಾಡುತ್ತೇನೆ.

ದೌಲತ್—ನೀನು ದೇಶವನ್ನೇಕೆ ತ್ಯಾಗಮಾಡಬೇಕು. ಟಿಪ್ಪುಸುಲ್ತಾನರ ಭಯ
ದಿಂದಲೇ ?

ಇಯಜ್—(ನಕ್ಕು) ದೌಲತ್ ! ಭಯವೆಲ್ಲಿ ಬಂತು ? ವಸ್ತುತಃ ಸುಲ್ತಾನನು ನನ್ನನ್ನು ನೋಡಿ ಭಯಪಡುತ್ತಾನೆ ಯುದ್ಧದ ಮೇಲೆ ಯುದ್ಧ ಮಾಡಿ ಸುಲ್ತಾನನನ್ನು ನಗರದಿಂದ ಚಿತ್ರದುರ್ಗದ ಕೋಟೆಗೆ ಹೋಗಿ ಪ್ರಾಣರಕ್ಷಣೆ ಮಾಡಿಕೊಳ್ಳುವಂತೆ ಮಾಡಿದ್ದೇನೆ

ನಾನು ನಿನಗಾಗಿ ಈ ರಾಜ್ಯ ಪರಿತ್ಯಾಗ ಮಾಡಿದೆ ನಿನಗಾಗಿ ಈ ದೇಶವನ್ನೂ ತ್ಯಾಗಮಾಡುತ್ತೇನೆ.

ದೌಲತ್—ನಾನು ನಿನಗಾಗಿ, ನಿನ್ನ ರಕ್ಷಣೆಯನ್ನು ಹೊಂದಿ ಈ ನಗರದಲ್ಲಿದ್ದ ಈ ರಾಜ್ಯವು ಅನಾಯಕವಾಗಿದೆ ಇಲ್ಲಿ ನಾನು ಇರಲು ಒಪ್ಪುವುದಿಲ್ಲ

ಇಯಜ್—ಹಾಗಾದರೆ ಮಹಾರಾಣಿಯವರ ಸವಾರಿಯು ಶ್ರೀರಂಗಪಟ್ಟಣಕ್ಕೆ ದಯಮಾಡಿಸುತ್ತದೇನು ?

ದೌಲತ್—ಖಾನನೇ ! ನೀನು ನನ್ನನ್ನು ಹಾಸ್ಯಮಾಡುತ್ತಿರುವೆಯೇನು ?

ಇಯಜ್—ಇಲ್ಲ ! ದೌಲತ್ ನಾನು ನಿನ್ನ ಮನಸ್ಸಿನ ನೆಲೆಯನ್ನು ತಿಳಿಯಲಾರದವನಾಗಿದ್ದೇನೆ ನೀನು ಸುಲ್ತಾನನನ್ನು ಪ್ರೀತಿಸುವೆಯೋ ನನ್ನನ್ನು ವರಿಸುವಿಯೋ ? ಎಂದು ಯಾವಾಗಲೂ ನನ್ನ ಮನವು ಡೋಲಾಯಮಾನವಾಗಿದೆ

ದೌಲತ್—ಖಾನನೇ, ನಿನಗಿಷ್ಟು ಭ್ರಾಂತಿಯಿದೆಯೆಂಬುದನ್ನು ನಾನರಿಯೆ. ನೀನಿಲ್ಲದ ರಾಜ್ಯದಲ್ಲಿ ಒಂದು ಕ್ಷಣವೂ ನಾನಿರಲಾರೆ ನೀನು ಎಲ್ಲಿಗೆ ಹೋದರೆ ಅಲ್ಲಿಗೆ ನಾನು ನಿನ್ನ ಜೊತೆಯಲ್ಲಿ ಬರುವೆನು

ಇಯಜ್—ದೌಲತ್ ! ನೀನು ನನ್ನನ್ನು ಅಷ್ಟೊಂದು ಪ್ರೀತಿಸುವೆಯಾ ?

ದೌಲತ್—ಖಾನನೇ, ನಾನು ನನ್ನ ಪ್ರಾಣಕ್ಕಿಂತಲೂ ಮಿಗಿಲಾಗಿ ನಿನ್ನನ್ನು ಪ್ರೀತಿಸುವೆನು

ಇಯಜ್—ದೌಲತ್ ! ನಿನ್ನ ಪ್ರೀತಿಯು ನಿಜವಾದರೆ ನಮ್ಮಿಬ್ಬರ ವಿವಾಹವಾಗಲು ಅಡ್ಡಿ ಯೇನಿದೆ ?

ದೌಲತ್—ಖಾನನೇ ! ಮೈಸೂರಿನ ರಾಜಕೀಯವು ಪ್ರತಿಬಂಧಕವಾಗಿದೆ.

ಇಯಜ್—ದೌಲತ್ ! ನಾನೂ ಅದನ್ನೇ ನಿನ್ನೊಡನೆ ಸ್ಪಷ್ಟವಾಗಿ ಹೇಳಬೇಕೆಂದು ಹವಣಿಸುತ್ತಿದ್ದೆ. ಮೈಸೂರಿನ ರಾಜಕೀಯದಲ್ಲಿ ನನ್ನ ಪಾತ್ರವೇನೂ ಇಲ್ಲ ನಾನು ಸುಲ್ತಾನನಿಗೆ ಪ್ರತಿದ್ವಂದ್ವಿಯಾಗಿ ಯುದ್ಧ ಮಾಡಬಹುದು ಅದಕ್ಕೆ ಬೇಕಾದಷ್ಟು ಕಾರಣಗಳಿವೆ. ಪ್ರತಿಯೊಂದು ಹೆಜ್ಜೆಹೆಜ್ಜೆಗೂ ನೀನು ಅದನ್ನು ಅಡ್ಡಿಪಡಿಸುತ್ತಿದ್ದೆ ! ನಿನ್ನ ಪ್ರೇಮದಿಂದ, ನಿನ್ನ ದಾಕ್ಷಿಣ್ಯದಿಂದ ಆ ಯುದ್ಧದ ಹವ್ಯಾಸವನ್ನು ತೊರೆದು ಮೈಸೂರಿನ ರಾಜಕೀಯವನ್ನು ಮರೆತು ನಾನು ದೇಶತ್ಯಾಗ ಮಾಡಿ ಹೋಗುವೆನು.

ದೌಲತ್—ಅದರಿಂದ ನನಗೆ ದೊರೆತ ಪುರಸ್ಕಾರವೇನು ? ದೊಡ್ಡ ನವಾಬರ ಆಶಯವಾದರೂ ಫಲಿಸಿದಂತಾಯಿತೇನು ?

ಇಯಜ್—ಇಲ್ಲ ! ದೌಲತ್ ! ದೊಡ್ಡನವಾಬರ ಋಣವನ್ನು ತೀರಿಸುವುದು ಈ ಜನ್ಮದಲ್ಲಿ ನನ್ನ ಹಣೆಯಲ್ಲಿ ಬರೆದಿದೆಯೋ-ಇಲ್ಲವೋ ಅದು ದೇವರಿಗೇ ಗೊತ್ತು ! ನಿನ್ನ ಪ್ರೀತಿಯ ಪುರಸ್ಕಾರವಾಗಿಯೇ ಈ ನಗರದ ರಾಜ್ಯತ್ಯಾಗ ಮಾಡಿದ್ದೇನೆ ಇನ್ನು ಒಂದು ಕ್ಷಣವೂ ಈ ಸಂದಿಗ್ಧಾವಸ್ಥೆಯನ್ನು ನಾನು ಸಹಿಸಲಾರೆ ನೀವು ನನ್ನನ್ನಾದರೂ ಮನಸಾರ ವರಿಸಬೇಕು. ಅಥವಾ ಸುಲ್ತಾನನನ್ನಾದರೂ.... .

ಅರ್ಥೋಕ್ತಿಯಲ್ಲಿಯೇ ದೌಲತ್‌ಳು ಒಂದು ತೋಳನ್ನು ಖಾನನ ಭುಜದ ಮೇಲೆ ಹಾಕಿ ಮತ್ತೊಂದು ಕೈಯಿಂದ ಭದ್ರವಾಗಿ ಅವನ ಬಾಯಿ ಮುಚ್ಚಿದಳು. ಮುಂದೆ ಮಾತನಾಡಲು ಬಿಡಲಿಲ್ಲ ಖಾನನು ದೌಲತ್‌ಳ ಬಂಧನದಿಂದ ಬಿಡಿಸಿಕೊಂಡು ಅವಳನ್ನು ಕೂರಿಸಿಕೊಂಡು ದೌಲತ್‌ಳನ್ನು ಆಲಿಂಗಿಸಿಕೊಂಡು ಚುಂಬಿಸುತ್ತಾ “ದೌಲತ್ ! ಪ್ರೀತಿಯಂತಲೂ ರಾಜಕೀಯವು ಮಹತ್ತರವಾದುದಲ್ಲ ಪ್ರೀತಿಯು ಈ ಲೋಕದಲ್ಲಿಯೂ, ಅಲ್ಲಾವಿನ ಲೋಕದಲ್ಲಿಯೂ ಶಾಶ್ವತವಾದುದು ರಾಜಕೀಯವು ಕ್ಷಣಕ್ಷಣಕ್ಕೂ ಚಂಚಲವಾದುದು ಪ್ರಿಯೆ ! ದೌಲತ್ ! ಬಹುಕಾಲದಿಂದ ಪರಿತಪಿಸುತ್ತಿರುವ ನನ್ನ ಹೃದಯವನ್ನು ನಿನ್ನ ಪ್ರೇಮಾಮೃತದಿಂದ ಸಂತ್ಪಿಸು” ಎಂದು ಹೇಳಿದನು.

ದೌಲತ್‌ಳು ಪ್ರೇಮಾಶಿತಿಯಿಂದ ಖಾನನನ್ನು ಆಲಿಂಗಿಸಿ “ ಪ್ರಾಣಪ್ರಿಯ ನಾವೆ ಖಾನನೇ, ನನ್ನ ಸರ್ವಸ್ವವನ್ನೂ ನಿನಗೆ ಅರ್ಪಣೆ ಮಾಡಿದ್ದೇನೆ ನಿನ್ನ ಪ್ರೇಮದಲ್ಲಿ ನನ್ನ ಸ್ಥಿರಸಂಕಲ್ಪವು ತೇಲಿಹೋಗಿದೆ ಅದರೆ ನಾನು ದೊಡ್ಡ ನವಾಬರಲ್ಲಿ ಮಾಡಿಕೊಟ್ಟ ಪ್ರತಿಜ್ಞೆಯು ಭಂಗವಾಯಿತಲ್ಲ ! ಎಂಬುದನ್ನು ನೆನೆದರೆ ದುಃಖವಾಗುತ್ತದೆ. ಸಂಕೋಚವಾಗುತ್ತದೆ” ಎಂದಳು

ಅದಕ್ಕೆ ಉತ್ತರವಾಗಿ ಇಯಜ್ ಖಾನನು “ಇಲ್ಲ ! ದೌಲತ್ ನೀನೇಕೆ ಚಿಂತಿಸುವೆ ! ನಿನ್ನ ಪ್ರತಿಜ್ಞೆಯನ್ನು ನಾನು ನೆರವೇರಿಸುತ್ತೇನೆ. ನಾನು ನನ್ನ ಪ್ರಾಣವಿರುವವರೆಗೂ ಈ ಮೈಸೂರುರಾಜ್ಯವನ್ನು ರಕ್ಷಿಸುತ್ತೇನೆ” ಎಂದು ಹೇಳಿದನು.

ಈ ಮಾತುಗಳನ್ನು ಕೇಳಿ ದೌಲತ್‌ಳಿಗಾದ ಆನಂದಕ್ಕೆ ಪಾರವಿಲ್ಲ. ಅವಳು ದೊಡ್ಡನವಾಬರಲ್ಲಿ ಮಾಡಿದ ಶಹಭವ್ವಾ ಸಿದ್ಧಿಸಿತೆಂದೇ ಬಗೆದಳು ಖಾನನನ್ನು ಪುನಃ ಪುನಃ ಚುಂಬಿಸಿದಳು.

ಖಾನನ ಹತ್ತು ವರ್ಷಗಳ ತಪಸ್ಸು ಸಿದ್ಧಿಸಿತು. ಅವನು ತಾನು ಧನ್ಯನೆಂದು ಬಗೆದನು. ಇಷ್ಟೊಂದು ಸೈನ್ಯ ಸನ್ನಾಹದಿಂದ ಬಂದು ಯಾವುದು ಸುಲ್ತಾನನಿಗೆ ಲಭ್ಯವಾಗಲಿಲ್ಲವೋ ಅದು ಇಯಜ್ ಖಾನನಿಗೆ ಲಭ್ಯವಾಗಿದೆ. ಇಂದು ಇಯಜ್ ಖಾನನೂ,

ದೌಲತ್ತಳೂ ಗಾಂಧರ್ವ ವಿಧಿಯಿಂದ ವಿವಾಹಿತರಾಗಿದ್ದಾರೆ ಸಂಧ್ಯಾಕಾಲದಲ್ಲಿ ವಿರಕ್ತನಾಗಿ ದೇಶಾಂತರ ಗತನಾಗಬೇಕೆಂದು ಸಂಕಲ್ಪ ಮಾಡಿದ್ದ ಖಾನನು ಅದೇ ರಾತ್ರಿಯಲ್ಲಿ ವಿವಾಹಿತನಾಗಿ ಈ ಜಗತ್ತಿನಲ್ಲಿ ಸುಖಿಗಳಲ್ಲಿ ಸುಖಿಯಾಗಿದ್ದಾನೆ

ದೌಲತ್ತಳು ಆಮರಣಾಂತ ಬ್ರಹ್ಮಚಾರಿಣಿಯಾಗಿರುವುದಾಗಿ ಎಂದೂ ಸಂಕಲ್ಪಿಸಿರಲಿಲ್ಲ ಅವಳು ಬಾಲ್ಯದಲ್ಲಿ ಸುಲ್ತಾನನನ್ನು ಪ್ರೀತಿಯಿಂದ ಕಾಣುತ್ತಿದ್ದಳು. ಇಯಜ್‌ಖಾನನ ಸ್ನೇಹವಾದ ಮೇಲೆ ಈ ಜಗತ್ತಿನಲ್ಲಿ ಅವಳಿಗೆ ಅವನಿಗಿಂತಲೂ ಪ್ರೀತಿ ಪಾತ್ರರಾದವರು ಯಾರೂ ಇರಲಿಲ್ಲ ಯಾವುದೋ ಕಾರಣಗಳಿಂದ ಅವಳು ತನ್ನ ಮನಸ್ಸಿನ ಬಯಕೆಯನ್ನು ಈಡೇರಿಸಿಕೊಳ್ಳಲು ಅನುವಾಗಲಿಲ್ಲ. ಇಂದು ಯಾವುದೋ ಘಟನೆಗಳು ಬಂದು ಅವಳನ್ನು ಇಯಜ್‌ಖಾನನೊಡನೆ ಪ್ರೇಮ ಬಂಧನದಲ್ಲಿ ಬಂಧಿಸಿ ಬಿಟ್ಟಿತು ಇಂದು ಅವಳು ಸುಖಿ! ದೌಲತ್ ಮತ್ತು ಇಯಜ್‌ಖಾನರ ಈ ಸಮಾ ಗಮವು ನಾಟಕದಲ್ಲಿ ಎಲ್ಲಿಯೋ ನಾಯಕ, ನಾಯಕಿಯರು ಮೋಹಗೊಂಡು ಯಾವುದೋ ಸಂಘಟನೆಯಲ್ಲಿ ಸಂಭವಿಸುವಂಥಾ ಪ್ರಣಯ ಕಥೆಯಲ್ಲ. ದೌಲತ್ತಳು ಇಯಜ್‌ಖಾನನು ರಾಜ್ಯ ಸರಿತ್ಯಾಗ ಮಾಡಿದಂದೇ ಅವನನ್ನು ವಿವಾಹ ಮಾಡಿಕೊಳ್ಳುವುದಾಗಿ ನಿಶ್ಚಯಿಸಿದಳು. ಯುದ್ಧ ಭೂಮಿಯಿಂದ ಎಂದು ರಾಧಾರಾಣಿಯನ್ನೂ, ದೌಲತ್ತಳನ್ನೂ ರಕ್ಷಿಸಿ ಕರೆತಂದನೋ ಅಂದಿನ ರಾತ್ರಿಯೇ ಇಯಜ್‌ಖಾನನನ್ನು ವರಿಸಬೇಕೆಂದಿದ್ದಳು ರಾಧೆಗೆ ಯುದ್ಧ ಭೂಮಿಯಲ್ಲಿ ಪೆಟ್ಟು ಬಿದ್ದು ಅವಳು ಮರಣಾ ವಸ್ಥೆಯಲ್ಲಿದ್ದಾಳೆಂದು ಆ ಸಂಧಿಯು ತಪ್ಪಿಹೋಯಿತು ಇಂದು ಇಯಜ್‌ಖಾನನು ನಗರದ ರಾಜ್ಯವನ್ನು ಬಿಟ್ಟು ಹೊರಟು ಹೋಗುತ್ತಾನೆಂಬ ಸಮಾಚಾರವು ದೌಲತ್ತಳಿಗೂ ಹೀಗೆಯೇ ತಿಳಿದಿತ್ತು ಅದು ಇಯಜ್‌ಖಾನನಂಥಾ ವೀರಪುರುಷನಿಗೆ ತಕ್ಕುದೆಂದೇ ಭಾವಿಸಿದ್ದಳು ಖಾನನು ಮಲಬಾರಿನಲ್ಲಿ ಒಂದು ರಾಜ್ಯನಿರ್ಮಾಣ ಮಾಡುತ್ತಾನೆಂದರೆ ಅದು ಅವನಿಗೆ ಸುಲಭಸಾಧ್ಯವಾದುದೆಂದೇ ದೌಲತ್ತಳು ಬಗೆದಳು. ಇಂದು ತನ್ನ ಮನಸ್ಸನ್ನು ಬಿಚ್ಚಿ ಇಯಜ್‌ಖಾನನೊಡನೆ ಹೇಳಿಬಿಡಬೇಕೆಂದೇ ಅವನ ಬಿಡಾರಕ್ಕೆ ಬಂದಳು ಇಯಜ್‌ಖಾನ್ ಮತ್ತು ದೌಲತ್ ಇವರ ಈ ಗಾಂಧರ್ವ ವಿವಾಹವು ಆಕಸ್ಮಿಕವಾದುದಲ್ಲ. ಅಘಟನ ಘಟನೆಗಳಿಂದ ಕೂಡಿದುದೂ ಅಲ್ಲ ! ಬಹುಕಾಲದ ಸಂಕಲ್ಪದ ಸಿದ್ಧಿಯು ಈ ರಾತ್ರಿಯ ಗಾಂಧರ್ವವಿವಾಹ!

ದೌಲತ್ತಳು ಈ ಸಂಕಲ್ಪಸಿದ್ಧಿಯ ಆನಂದದಲ್ಲಿ ಬಹುಕಾಲ ಮೈಮರೆತಳು. ಆ ರಾತ್ರಿಯೆಲ್ಲವನ್ನೂ ಅವರಿಬ್ಬರೂ ಮಾತನಾಡುತ್ತಲೇ ಕಳೆದರು. ಎಷ್ಟೋ ಮಾತನಾಡಿದರು. ಇಯಜ್‌ಖಾನ್ ಆ ಮಂಟಪದಲ್ಲಿರುವ ಸ್ವರ್ಣನಿಧಿಯ ವಿಚಾರವನ್ನು ಮಾತನಾಡಿದನು. ದೌಲತ್ತಳು ಆ ಮಂದಿರದಿಂದ ಇಯಜ್‌ಖಾನನ ಅಪ್ಪಣೆ ಪಡೆದು ಹೊರಡುವಾಗ ಪ್ರೇಮೋನ್ಮತ್ತವಾದ ಕಣ್ಣುಗಳನ್ನು ಇಯಜ್‌ಖಾನನ ಕಡೆ ತಿರುಗಿಸಿ

ತನ್ನ ಉಭಯ ಬಾಹುಗಳಿಂದಲೂ ಇಯಜ್ಞಖಾನನ ಕಂಠವನ್ನು ಬಿಗಿದಪ್ಪಿ, “ಖಾನ ರವರೇ! ನೀವು ಈ ಬೆಳಕು ಹರಿಯುತ್ತಲೇ ಪ್ರಯಾಣಮಾಡುವುದು ನಿಜವೇ?” ಎಂದಳು.

ಇಯಜ್ಞಖಾನನು “ದೌಲತ್! ನಿಜ ನಾಳೇದಿನ ಪ್ರಾಥಃಕಾಲ ಈ ರಾಜ್ಯ ದಲ್ಲಿ ನನ್ನನ್ನು ಯಾರೂ ನೋಡುವುದಿಲ್ಲ” ಎಂದನು

ದೌಲತ್ ಕಣ್ಣುಗಳಲ್ಲಿ ನೀರು ತುಂಬಿತು ಮುಖದಲ್ಲಿ ಕೆಂಪೇರಿತು ಅಂಗಾಂ ಗಗಳು ಕಂಪಿಸಲಾರಂಭಿಸಿದುವು ಅವಳು ಇಯಜ್ಞಖಾನನನ್ನು ಚುಂಬಿಸಿ ತಲೆ ಯಲ್ಲಾಡಿಸಿದಳು ದೌಲತ್ ಕಣ್ಣುಗಳ ಶರೀರ, ಕಣ್ಣುಗಳು, ಮನಸ್ಸು ಎಲ್ಲವೂ ಬೇಡ! ಬೇಡ! ಎಂದು ನಿರೋಧಿಸುವಂತೆ ಭಾಸವಾಗುತ್ತಿತ್ತು ದೌಲತ್ ಕು ಚಿಕ್ಕ ಬಾಲಕಿಯಂತೆ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು

ಇಯಜ್ಞಖಾನನ ಮನಸ್ಸು ಬದಲಾಯಿಸಿತು ಈ ದೌಲತ್ ಕನ್ನು ಸಮಾಧಾನ ಪಡಿಸಿ ಒಪ್ಪಿಸದೇ ತಾನು ಇಲ್ಲಿಂದ ಹೊರಡಕೂಡದೆಂದು ಮನೋದೇವತೆಯು ಹೇಳಿತು.

ಖಾನನು ದೌಲತ್ ಕ ಬೆನ್ನು ತಡವಿ ಕಣ್ಣೀರೊರೆಸಿ ಗಲ್ಲವನ್ನು ಹಿಡಿದೆತ್ತಿ ಚುಂಬಿಸಿ “ಪ್ರಿಯೆ! ದೌಲತ್ ನಾನು ಇಂದು ಹೊರಡುವುದಿಲ್ಲ ಮತ್ತೊಂದು ದಿನ ಸರ್ವಲೋ ಕವೂ ತಿಳಿಯುವಂತೆ ಸಾರಿ ಹೇಳಿ ಈ ರಾಜ್ಯವನ್ನು ಬಿಡುವೆನು” ಎಂದು ಹೇಳಿದನು.

ದೌಲತ್ ಕು ನಕ್ಕಳು! ಖಾನನೂ ನಕ್ಕನು.

ದೌಲತ್ ಕು ಖಾನನ ಬಾಹು ಬಂಧನದಿಂದ ಬಿಡಿಸಿಕೊಂಡು ಇಯಜ್ಞಖಾನನ ಕಡೆಗೇ ಪ್ರಸನ್ನ ವದನದಿಂದ ನೋಡುತ್ತಾ ಮೆಲ್ಲಮೆಲ್ಲಗೆ ಹಿಂದಡಿಯಿಡುತ್ತಾ ಆ ಮಂಟಪವನ್ನು ಬಿಟ್ಟು ತನ್ನ ಗುಡಾರಕ್ಕೆ ತೆರಳಿದಳು

ರಾಧೆಯು ರಾತ್ರಿಯೆಲ್ಲಾ ಯೋಚನೆಯಲ್ಲಿ ಮಗ್ನಳಾಗಿದ್ದಳು ಇಯಜ್ಞಖಾನನು ದೇಶತ್ಯಾಗ ಮಾಡಿ ಹೊರಟು ಹೋಗುವುದು ನಿಶ್ಚಯ ಬಹುಶಃ ಈ ಸಮಾಚಾರವು ದೌಲತ್ ಕಿಗೆ ತಿಳಿದಿದೆಯೋ ಇಲ್ಲವೋ? ಇಯಜ್ಞಖಾನನು ನನಗೆ ತಿಳಿಸಿದ್ದು ನಾನು ದೌಲತ್ ಕಿಗೆ ಹೇಳದೇ ಇರುವುದು ತರವಲ್ಲ. ಖಾನನು ದೌಲತ್ ಕೊಡನೆ ತಿಳಿಸದೆ ಇರುವುದಕ್ಕೆ ಕಾರಣವೇನು? ಖಾನನಿಗೆ ದೌಲತ್ ಕ ಮೇಲೆ ಆಗ್ರಹವೇ? ಅಥವಾ ದೌಲತ್ ಕ ಮೇಲೆ ಅವನಿಗಿರುವ ಪ್ರೇಮಾತಿಶಯದಿಂದ ತಾನು ದೇಶತ್ಯಾಗ ಮಾಡಿ ವುದು ದೌಲತ್ ಕಿಗೆ ತಿಳಿದರೆ ದುಃಖಿಯಾಗುವಳೆಂದು ಇಯಜ್ಞಖಾನನು ತಿಳಿಸದೆ ಇರ ಬಹುದೇ? ದೌಲತ್ ಕು ಪಾಮರಳಾದ ಚಿಕ್ಕ ಹುಡುಗಿಯೇನು? ರಾಜಕಾರಣಗಳ ಗಾಗಿ ಇಷ್ಟು ವಿರಹವನ್ನು ಸಹಿಸದಂಥಾ ವಿಲಾಸಿನಿಯೇ ದೌಲತ್ ಕು? ನಾನು ದೌಲತ್ ಕಿಗೆ ಎಲ್ಲಾ ವಿಚಾರವನ್ನೂ ತಿಳಿಸುತ್ತೇನೆ. ಪ್ರಾತಃಕಾಲ ದೌಲತ್ ಕಿಗೆ

ಇಯಜ್ಞಾಖಾನನ ವೃತ್ತಾಂತವನ್ನು ತಿಳಿಸಬೇಕೆಂದೂ, ತಾನೂ ಮತ್ತು ದೌಲತ್ತಳೂ ಇಯಜ್ಞಾಖಾನನ ದಾರಿಯನ್ನು ಕಾದು ಅವನನ್ನು ಹಿಂಬಾಲಿಸಿ ಒಂದೆರಡು ದಿನಗಳು ಖಾನನೊಡನೆ ಪ್ರಯಾಣ ಮಾಡಿ ಅವನನ್ನು ಸಾಗುಕಳುಹಿಸಿ ಬರಬೇಕೆಂದೂ ಸಂಕಲ್ಪ ಮಾಡಿದಳು ರಾಧೆಯು. ಬೇಗ ಶಯನವನ್ನು ಬಿಟ್ಟಿದ್ದು, ಸ್ನಾನಮಾಡಿ ತಲೆಯನ್ನು ಗಂಟೆಕ್ಕೆ ಪ್ರಯಾಣಕ್ಕೆ ಅಣಿಯಾದ ಅಲಂಕಾರವನ್ನು ಮಾಡಿಕೊಂಡು ದೌಲತ್ತಳ ಬಿಡುಕೆ ಹೋದಳು ಅಲ್ಲಿ ದೌಲತ್ತಳು ತನ್ನ ಶಯನದಲ್ಲಿ ಅಸ್ತವ್ಯಸ್ತವಾಗಿ ಮಲಗಿದ್ದಳು

ರಾಧೆಯು ಬಂದು ದೌಲತ್ತಳನ್ನು ಬೆನ್ನು ತಟ್ಟಿ ಎಬ್ಬಿಸಿದಳು “ಏಳು! ದೌಲತ್! ಪ್ರಯಾಣಕ್ಕೆ ಸಿದ್ಧಳಾಗು ನಾವಿಬ್ಬರೂ ಒಂದು ದೀರ್ಘವಾದ ಪ್ರಯಾಣ ಮಾಡಬೇಕಾಗಿದೆ” ಎಂದಳು

ದೌಲತ್—(ನಗುತ್ತಾ) ರಾಧಾರಾಣಿಯವರೇ! ನನ್ನನ್ನು ದೇಶಾಂತರ ಕೊಂಡು ಹೋಗಿ ಮುಚ್ಚಿಡುವಿರೇನು?

ರಾಧೆ—ಇಲ್ಲ! ಅಕ್ಕನವರೇ, ಪರಿಹಾಸ್ಯಮಾಡಬೇಡಿರಿ ಬೇಗ ಏಳಿರಿ. ಆ ಮೇಲೆ ಪರಿತಪಿಸಬೇಕಾದೀತು.

ದೌಲತ್—ಏಕೆ! ರಾಣಿಯವರೇ! ಸಮಾಚಾರವನ್ನು ನನಗೂ ತಿಳಿಸಬಾರದೇ? ನೀವು ನಿನ್ನೇ ರಾತ್ರಿ ಇಯಜ್ಞಾಖಾನರ ಬಿಡಾರಕ್ಕೆ ಹೋಗಿದ್ದಿರೆಂದು ಪರಿಚಾರಿಕೆಯ ರಿಂದ ತಿಳಿಯಿತು ನೀವು ಏನೋ ಗುಪ್ತಮಂತ್ರಾಲೋಚನೆ ಮಾಡಿರುವಂತಿದೆ.

ರಾಧೆ—ನೋಡಿ, ಅಕ್ಕನವರೇ! ನನ್ನ ದುರುಳತನವನ್ನು ಕ್ಷಮಿಸಿರಿ ಈ ಇಯಜ್ಞಾಖಾನನು ವೀರಪುರುಷ! ಇವನ ಸರ್ವನಾಶಕ್ಕೆ ನೀವು ಕಾರಣರು ಖಾನನು ನಿಮಗಾಗಿ ರಾಜ್ಯಪರಿತ್ಯಾಗಮಾಡಿದನು ರಾಜ್ಯಕೋಶಗಳನ್ನು ಬಿಟ್ಟಮೇಲೆ ಇಯಜ್ಞಾಖಾನನು ಈ ವನವಾಸ ಮಾಡುತ್ತಾ ಕಳ್ಳನಂತೆ ತಲೆ ಮರೆಸಿಕೊಂಡು ಇರಲಾ ದೀತೆ? ವೀರಪುರುಷನಂತೆ ಯುದ್ಧ ಮಾಡಬೇಕು ಸುಲ್ತಾನನೊಡನೆ ಯುದ್ಧವಾದ ರೇನು? ಯಾರೊಡನೆ ಯುದ್ಧವಾದರೇನು? ತಪ್ಪು ಸುಲ್ತಾನನರು! ನೀವು ದೊಡ್ಡ ನವಾಬರಲ್ಲಿ ಪ್ರತಿಜ್ಞೆಯನ್ನು ಮಾಡಿದ್ದರೆ, ಸುಲ್ತಾನನ ಸಮುಖಕ್ಕೆ ಹೋಗಿ ಅವನನ್ನು ಪ್ರಾರ್ಥಿಸಿ ನಗರಕ್ಕೆ ಬಾರದಂತೆ ತಡೆಯಬೇಕಾಗಿತ್ತು ಅದಕ್ಕೆ ಪ್ರತಿಯಾಗಿ ಇಯಜ್ಞಾಖಾನನ ಆ ತ್ಯಾಗಕ್ಕೆ ನೀವಿತ್ತ ಪುರಸ್ಕಾರವೇನು? ದೌಲತ್ ರಾಣಿಯವರೇ! ಆ ಸುಲ್ತಾನನಲ್ಲಿ ಹೋಗಿ ಆತನನ್ನು ತಡೆಗಟ್ಟಲು ನಿಮಗೆ ಭಯ! ಆ ಸುಲ್ತಾನನು ನಿಮ್ಮ ಈ ಸ್ತ್ರೀರೂಪಕ್ಕೆ ಮರುಳಾಗಿರುವ ಪತಂಗ. ಅದಕ್ಕೆ ತಕ್ಕ ಹಾಗೆ ನೀವು ಭಯ ಪಡುತ್ತೀರಿ. ನಾನು ಹೆಣ್ಣಲ್ಲವೇನು? ನನಗೆ ಆ ಮೋಹಕರೂಪವಿಲ್ಲವೇನು? ನಾನು ಏಕಾಂಗಿಯಾಗಿ ನೂರು ಬಾರಿ ಸುಲ್ತಾನನ ಶಿಬಿರಕ್ಕೆ ಹೋಗಿ ಬರಬಲ್ಲೆ ನೀವೇಕೆ

ಹೆಡರುತ್ತೀರಿ ? ಹೀಗೆ ಪುರುಷರ ಸಮಾಪಕ್ಕೆ ಹೋಗಲು ಅಂಜುವ ಹೆಂಗಸು ರಾಜ ಕೀಯಕ್ಕೆ, ಯುದ್ಧವಿಗ್ರಹಗಳಿಗೆ ಅರ್ಹರಲ್ಲ. ನೀವು ಯಾರನ್ನಾದರೂ ಮದುವೆ ಯಾಗಿ ಸಂಸಾರಿಯಾಗಿರಬಾರದೇ ?

ದೌಲತ್—ರಾಧಾರಾಣಿಯವರೇ ! ಇಂದು ಒಳ್ಳೇ ಸುಪ್ರಭಾತ, ಉದ್ರಿಕ್ತರಾಗಿ ಬಂದಿದ್ದೀರಿ. ನನ್ನನ್ನು ಸಂಸಾರಿಯಾಗುವಂತೆ ಪ್ರೇರೇಪಿಸುತ್ತಿದ್ದೀರಿ ನಡೆಯಿರಿ ಮಶೀದಿಗೆ ಹೋಗುವ ನಾನು ನಿಮ್ಮನ್ನೇ ಮದುವೆಯಾಗುತ್ತೇನೆ ಇಂದಿನಿಂದ ನಾನು ರಾಧಾರಾಣಿಯವರ ಧರ್ಮಪತ್ನಿ ಯಾವ ಪುರುಷನು ತಾನೇ ನಿಮ್ಮಷ್ಟು ಪರಾಕ್ರಮಶಾಲಿಯಾಗಿರುವನು ?

ರಾಧೆ—ದೌಲತ್! ನೀನು ಹುಚ್ಚಳಂತೆ ಮಾತನಾಡುತ್ತಿ ನನ್ನನ್ನೇಕೆ ಮದುವೆ ಯಾಗುವೆ ? ನಿನ್ನಲ್ಲಿ ಇಬ್ಬರು ಮಹಾಪುರುಷರು ಅನುರಕ್ತರಾಗಿದ್ದಾರೆ ಸುಲ್ತಾನ ರೊಬ್ಬರು ಈ ಖಾನರವರೊಬ್ಬರು ಯಾರಾದರೊಬ್ಬರನ್ನು ಸ್ವಯಂವರಮಾಡಿಕೊಂಡು ಸುಖವಾಗಿರಬಾರದೇ !

ದೌಲತ್—ರಾಧಾರಾಣಿಯವರೇ ! ನಾನೊಬ್ಬ ಪುರುಷನನ್ನು ವರಿಸಿ ಸಂಸಾರಿ ಯಾದರೆ ನೀವೇನು ಮಾಡುವಿರಿ ?

ರಾಧೆ - ನಾನು ವಿಂಧ್ಯಾಟವಿಗೆ ಹೋಗಿ ವಿಂಧ್ಯಾವಾಸಿನಿಯ ಆರಾಧನೆ ಮಾಡುತ್ತಾ ಈ ಜನ್ಮವನ್ನು ಸುಖವಾಗಿ ಕಳೆಯುವೆನು !

ದೌಲತ್—ರಾಧಾರಾಣಿಯವರೇ ! ಮತ್ತೊಂದು ಮಾತು ! ತಾವು ವಿವಾಹ ಮಾಡಿಕೊಳ್ಳಲು ಪ್ರತಿಬಂಧಕವೇನಿದೆ ?

ರಾಧೆ—ನನ್ನ ಜನ್ಮದಲ್ಲಿಯೇ ಪ್ರತಿಬಂಧಕವಿದೆ. ಜ್ಯೋತಿಷ್ವರು ನನ್ನ ಜಾತಕ ವನ್ನು ಗುಣಿಸಿ ನಾನೊಬ್ಬ ಹಿಂದೂ ಸಾರ್ವಭೌಮನ ಪಟ್ಟಮಹಿಷಿಯಾಗಬೇಕು ಇಲ್ಲವೇ ಆಮರಣಾಂತ ಸನ್ಯಾಸಿನಿಯಾಗಿ ಮಹಾದೇವಿಯ ಆರಾಧಕಳಾಗಿ ಜನ್ಮ ಸಾರ್ಥಕ ಮಾಡಿಕೊಳ್ಳಬೇಕೆಂದು ಹೇಳಿರುವರು ವಿಜಯನಗರವು ಅಸ್ತವಾದಮೇಲೆ ಹಿಂದೂ ಸಾರ್ವಭೌಮನೆಲ್ಲಿ ಬರಬೇಕು ? ನಾನು ಸನ್ಯಾಸಿನಿಯಾಗುತ್ತೇನೆಂದು ಬಾಲ್ಯ ದಿಂದಲೂ ತಯಾರಾಗಿದ್ದೇನೆ ದೌಲತ್ ! ವೃಥಾ ಕಾಡುಹರಟೆಯಲ್ಲಿ ಕಾಲ ಕಳೆಯ ಬೇಡ. ಇಂದು ನಮಗೆ ಬಹಳ ಅವಗಡದ ದಿನ ಏಳು, ಸಿದ್ಧಳಾಗು, ಹೊರಡುವ !

ದೌಲತ್—ರಾಧಾರಾಣಿಯವರೇ ! ಇಂದು ಯಾವ ಮಹತ್ಕಾರ್ಯಕ್ಕೆ ಎಲ್ಲಿಗೆ ಪ್ರಯಾಣವೆಂಬುದನ್ನು ನನಗೆ ಹೇಳಕೂಡದೆ ?

ರಾಧೆ—ಹೇಳದೇ ಏನು ? ಹೇಳುವುದಕ್ಕಾಗಿಯೇ ಬಂದಿದ್ದೇನೆ. ಅದನ್ನು ಕೇಳಿ ಸಹಿಸುವ ಶಕ್ತಿಯು ನಿನಗೆ ಇದೆಯೆ ?

ದೌಲತ್—ಫಿರಂಗಿಯ ಬಾಯಿಗೆ ಎದೆಗೊಡುವ ಶಕ್ತಿಯು ನನಗಿದೆ! ಹೇಳಿರಿ.

ರಾಧೆ—ಈದಿನ ಸೂರ್ಯೋದಯವಾಗುವುದರೊಳಗಾಗಿ ಇಯಜ್‌ಖಾನನು ದೇಶತ್ಯಾಗ ಮಾಡುತ್ತಾನೆ ನಾವು ಅವನನ್ನು ಹಿಂಬಾಲಿಸಿ ಸ್ವಲ್ಪದೂರ ಸಾಗುಕಳಿಸಿ ಬರಬೇಕು

ದೌಲತ್—ಓಹೋ! ಇಯಜ್‌ಖಾನರು ದೇಶತ್ಯಾಗ ಮಾಡುವುದನ್ನು ತಾವು ಒಪ್ಪಿದ್ದೀರೇನು ?

ರಾಧೆ—ಹೌದು, ಒಪ್ಪಿದ್ದೇನೆ ಖಾನನು ರಾಜ್ಯತ್ಯಾಗ ಮಾಡಿದ್ದಾನೆ ಇಲ್ಲಿ ಕಳ್ಳನಂತೆ ತಲೆ ಮರೆಸಿಕೊಂಡು ಇರಕೂಡದು ಖಾನನು ವೀರಪುರುಷನಂತೆ ಈ ನಗರವನ್ನು ಪುನಃ ಆಕ್ರಮಣ ಮಾಡಬೇಕು ಆದಕ್ಕೆ ನೀನು ಅಡ್ಡಿ ನಿನಗಾಗಿ ಖಾನನು ರಾಜ್ಯತ್ಯಾಗಮಾಡಿದನು ಅದಕ್ಕೆ ನೀನು ಇಯಜ್‌ಖಾನನಿಗೆ ಕೊಟ್ಟ ಪುರಸ್ಕಾರವೇನು ?

ದೌಲತ್—ರಾಧಾರಾಣಿಯವರೇ! ಖಾನನಿಗೆ ನಾನೇನು ಪುರಸ್ಕಾರ ಕೊಡಬಲ್ಲೆ !

ರಾಧೆ—ದೌಲತ್! ನೀನು ಪುರಸ್ಕಾರ ಕೊಡಬಲ್ಲೆ! ನೀನು ಖಾನನನ್ನು ಪ್ರೇಮ ಮಾಡುತ್ತಿ ಅವನನ್ನು ಸುಖಿಯಾಗಿ ಮಾಡಬಲ್ಲೆ ನೀನು ಖಾನನನ್ನು ಮದುವೆಯಾದರೆ ಅವನು ಸುಖಿಯಾಗುತ್ತಾನೆ

ದೌಲತ್—ರಾಧಾ! ನಾನು ಇಯಜ್‌ಖಾನನನ್ನು ಮದುವೆಯಾಗಲೊಪ್ಪಿದರೆ ಇಯಜ್‌ಖಾನನ ಈ ದೇಶತ್ಯಾಗ ಸಂಕಲ್ಪವನ್ನು ನೀನು ತಪ್ಪಿಸಬಲ್ಲೆಯಾ !

ರಾಧೆ—ಇಲ್ಲ! ಎಂದಿಗೂ ಆಗಲಾರದು! ನಾನು ಅಭಿಸಾರಿಕೆಯಂತೆ ಖಾನನಿಗೆ ನಿನ್ನನ್ನೊಪ್ಪಿಸಿ, ಅವನ ದೇಶತ್ಯಾಗ ಸಂಕಲ್ಪವನ್ನು ಮುರಿಯಲಾರೆ !

ದೌಲತ್—ಹಾಗಾದರೆ ಈಗೇನು ಮಾಡಬೇಕು ?

ರಾಧೆ—ನೀನು ಖಾನನ ಸಮ್ಮುಖಕ್ಕೆ ಹೋಗಿ, ನಿನ್ನ ಅಪರಾಧಕ್ಕೆ ಕ್ಷಮಾಪಣೆ ಕೇಳಿಕೊಂಡು, ನೀನು ಖಾನನನ್ನು ವರಿಸುವುದಾಗಿ ವಚನವಿತ್ತು ಅವನನ್ನು ದೇಶತ್ಯಾಗ ಸಂಕಲ್ಪದಿಂದ ವಿಮುಖನನ್ನಾಗಿ ಮಾಡಬಹುದು ಇನ್ನೂ ಅವಕಾಶವಿದೆ ಮೀರಿಹೋಗಿಲ್ಲ.

ದೌಲತ್—ಅದು ನಿನ್ನ ಮನಸ್ಸಿಗೆ ಸಮಾಧಾನವನ್ನುಂಟುಮಾಡುವುದೇನು ?

ರಾಧೆ—ಹೌದು! ದೌಲತ್‌ರಾಣಿಯವರೇ ಹೌದು ಅದರಿಂದ ನನಗಾಗುವಷ್ಟು ಆನಂದವು ಮತ್ತಾರಿಗೂ ಆಗದು. ನಿನಗೆ ಅಂತಹ ಧೈರ್ಯವಿದೆಯೇ ?

ದೌಲತ್ತಳು ನಗುತ್ತಾ ಎದ್ದಳು ರಾಧೆಯ ಎರಡು ಕೈಗಳನ್ನೂ ಹಿಡಿದು ಅವಳನ್ನು ಎಳೆದು ತಬ್ಬಿಕೊಂಡಳು. ದೌಲತ್ತಳು ರಾಧಾರಾಣಿಯ ಕೆನ್ನೆಗಳನ್ನು

ಮುತ್ತಿಡುತ್ತಾ “ರಾಧಾರಾಣಿ ! ಇಯಜ್ಞಖಾನನು ದೇಶತ್ಯಾಗ ಮಾಡುವುದಿಲ್ಲ. ನಾನು ಅವನಿಗೆ ವಾಂಛಿತ ಪುರಸ್ಕಾರವನ್ನು ಕೊಟ್ಟಿದ್ದೇನೆ. ನಿನ್ನ ಈ ಪ್ರಿಯ ದೌಲತ್ತಳು ಇಯಜ್ಞಖಾನನ ಧರ್ಮಪತ್ನಿ”ಎಂದಳು

ರಾಧೆಯು ಸಂತೋಷದಲ್ಲಿ ಮುಳುಗಿದಳು. ಒಂದೇ ಕ್ಷಣದಲ್ಲಿ ಅವಳು ಎಲ್ಲ ವನ್ನೂ ಅರ್ಧಮಾಡಿಕೊಂಡಳು ಎಲ್ಲವೂ ಸರಿಯಾಗಿದೆ ಎಂದುಕೊಂಡಳು ರಾಧಾ ರಾಣಿಯು “ದೌಲತ್ ರಾಣಿಯವರೇ ! ಈ ಕೆಲಸವನ್ನು ಕೆಲವು ದಿನಗಳ ಮುಂಚೆಯೇ ನೀವು ಮಾಡಿದ್ದರೆ ಇಷ್ಟು ಅನಾಹುತಗಳಿಗೆ ಕಾರಣವೇ ಆಗುತ್ತಿರಲಿಲ್ಲ ! ಸುಲ್ತಾನನು ದಂಡೆತ್ತಿ ನಗರಕ್ಕೆ ಬರುತ್ತಲೇ ಇರಲಿಲ್ಲ. ಇಯಜ್ಞಖಾನರ ರಾಜ್ಯತ್ಯಾಗ ಪ್ರಕರಣವು ಸಂಭವಿಸುತ್ತಲೇ ಇರಲಿಲ್ಲ”ಎಂದಳು.

ದೌಲತ್ತಳು “ಅದೆಲ್ಲ ನಡೆದುಹೋದ ಕಥೆ ! ಇಂದು ದೌಲತ್ತಳು ಇಯಜ್ಞ ಖಾನರ ಮಹಾರಾಣಿ”ಎಂದುತ್ತರವಿತ್ತಳು.

ರಾಧೆಯೂ, ದೌಲತ್ತಳೂ ದರಿಯಾಬಾಗಿಗೆ ಆ ದಿನ ಹೊರಡಲೂ ಇಲ್ಲ ! ಇಯಜ್ಞಖಾನನು ದೇಶತ್ಯಾಗಮಾಡಲೂ ಇಲ್ಲ ಶಿಬಿರವನ್ನು ಅಲ್ಲಿಂದ ಎತ್ತಲೂ ಇಲ್ಲ !

ಆ ಶಿಬಿರವು ರಾಜಧಾನಿಯ ಕಳೆಯಿಂದ ವಿರಾಜಿಸುತ್ತಿತ್ತು ! ವಸಂತಗ್ರೀಷ್ಮ ಋತುಗಳು ಕಳೆಯುತ್ತ ಬಂದವು ಇಯಜ್ಞಖಾನನು ಒಂದು ದಿನವೂ ಅಜಾಗ ರೂಕತೆಯಿಂದ ಕಳೆಯಲಿಲ್ಲ ! ಅನೇಕ ಮಂದಿ ರಾಜಕಾರಣಿಗಳು ಬಂದು ಖಾನನನ್ನು ಭೇಟಿ ಮಾಡಿ ಹೋಗುತ್ತಿದ್ದರು ಅಲ್ಲಿ ಅನೇಕ ರಾಜಕೀಯಗಳು ನಡೆಯುತ್ತಿದ್ದವು. ಪ್ರತಿಯೊಂದು ವಿಚಾರವನ್ನೂ ಇಯಜ್ಞಖಾನನು ರಾಧಾ ಮತ್ತು ದೌಲತ್ತರೊಡನೆ ಸಮಾಲೋಚನೆ ನಡೆಸುತ್ತಿದ್ದನು ಈ ಮಧ್ಯೆ ಎರಡು ಮೂರು ಬಾರಿ ಖಾನನು ಆದ್ಯಶ್ಯನಾಗಿ ಎಲ್ಲಿಗೋ ಹೋಗಿಬಂದನು ಒಂದೊಂದು ಪ್ರವಾಸದಲ್ಲಿಯೂ ಹುಸೇಫ ಖಾನನು ಇಯಜ್ಞಖಾನನ ಜೊತೆಯಲ್ಲಿ ಹೋಗಿಬರುತ್ತಿದ್ದನು

ನಗರದ ದಿವಾನರಾಗಿದ್ದ ಜನಾಲುದ್ದೀನರಿಗೆ ಈ ಚಲನವಲನಗಳೆಲ್ಲಾ ಗುಪ್ತ ಚಾರರಿಂದ ತಿಳಿಯುತ್ತಿತ್ತು. ಯಾವುದೂ ಸ್ಪಷ್ಟವಾಗಿ ಗೊತ್ತಾಗುತ್ತಿರಲಿಲ್ಲ. ಅವರು ಏನೇನೋ ಊಹಾಪೋಹಗಳನ್ನು ಕಟ್ಟಿಕೊಳ್ಳುತ್ತಿದ್ದರು ಮುಖ್ಯವಾದ ಸಂಗತಿಗಳ ನ್ನೆಲ್ಲಾ ಸುಲ್ತಾನರ ಹುಜೂರಿಗೆ ಅರಿಕೆ ಮಾಡುತ್ತಿದ್ದರು ನಗರದ ಸೀಮೆಯು ಶಾಂತ ವಾಗಿದೆಯೆಂದೂ, ಮಂಗಳೂರು ಪೂರ್ಣ ಸ್ವಾಧೀನವಾಗಿಯೇ ಇದೆಯೆಂದೂ ದಿವಾನರು ಹುಜೂರಿಗೆ ವರದಿ ಮಾಡಿದ್ದರು ಓಪ್ಪುಸುಲ್ತಾನರಿಂದ ಯಾವ ಉತ್ತರ ಗಳೂ ಬರುತ್ತಿರಲಿಲ್ಲ ! ಅದರಿಂದ ದಿವಾನರವರು ವ್ಯಗ್ರರಾಗಲಿಲ್ಲ. ಏತಕ್ಕೇಂದರೆ ಸುಲ್ತಾನರಿಗೆ ದಿವಾನರಲ್ಲಿ ಬಹಳ ಗೌರವವಿದೆಯೆಂದೂ, ಪೂರ್ಣ ಭರವಸೆ ಇದೆಯೆಂದೂ ಪ್ರಸಂಚಕ್ಕೆ ತಿಳಿದಿತ್ತು !

ಸುಲ್ತಾನರ ತಿಬಿರದಲ್ಲಿ ರಾಧಾರಾಣಿ

ಸುಲ್ತಾನರವರು ಚಿತ್ರದುರ್ಗದಲ್ಲಿಯೇ ಬಿಡದಿ ಬಿಟ್ಟಿದ್ದರು ಸುಲ್ತಾನರ ಈ ಚಿತ್ರದುರ್ಗದ ವಾಸವು ಪೂರ್ತಿಯಾಗಿ ಒಂದು ವರ್ಷ ಚಿತ್ರದುರ್ಗದ ಈ ದೀರ್ಘ ವಾಸಕ್ಕೆ ಚರಿತ್ರೆ ಕಾರರು ಕಾರಣ ಕೊಟ್ಟಿಲ್ಲ ಬಹುಶಃ ಉತ್ತರದ ಕಡೆ ಮರಾರರ ವಿರೋಧವು ಹೆಚ್ಚಾಗಿತ್ತು ವೆಂಡಾರಿಯವರು ಸೈನ್ಯವನ್ನು ಕಟ್ಟಿಕೊಂಡು ಬಂದು ಮೈಸೂರಿನ ಅನೇಕ ಕಡೆ ಕೊಳ್ಳೆ ಹೊಡೆಯುತ್ತಿದ್ದರು ಇದನ್ನಲ್ಲ ತಡೆಗಟ್ಟಲು ಚಿತ್ರದುರ್ಗವು ಆಯಕಟ್ಟಾದ ಸ್ಥಾನವೆಂದು ಸುಲ್ತಾನನು ಬಗೆದಿರಬಹುದು ರಾಜಧಾನಿಯಾದ ಶ್ರೀರಂಗಪಟ್ಟಣವು ಭದ್ರವಾಗಿತ್ತು ಅಲ್ಲಿಂದ ಪ್ರತಿದಿನವೂ ಸಮಂಚಾರಗಳು ಬರುತ್ತಿದ್ದವು ಮಂತ್ರಿ ಪೂರ್ಣಯ್ಯನವರು ದಕ್ಷತೆಯಿಂದ ರಾಜ್ಯಭಾರವನ್ನು ನಡೆಸುತ್ತಿದ್ದರು ಶ್ರೀರಂಗಪಟ್ಟಣದಲ್ಲಿ ಒಂದು ಕಡೆ ಪಿತೂರಿಯೂ ನಡೆಯುತ್ತಿತ್ತು ಅದು ಸುಲ್ತಾನರವರಿಗೂ ಗೊತ್ತು ಮಂತ್ರಿ ಪೂರ್ಣಯ್ಯನವರು ಅದನ್ನು ಬಹಳ ಎಚ್ಚರಿಕೆಯಿಂದ ನಿವಾರಿಸುತ್ತಿದ್ದರು ಶ್ರೀರಂಗಪಟ್ಟಣದಲ್ಲಿ ಭಯವೇನೂ ಇಲ್ಲ ನಗರದಲ್ಲಿಯೂ ಕ್ಷೋಭೆಯಿಲ್ಲ. ಇಯಜ್ಜಖಾನನು ಕರಾಕ್ರಮಶಾಲಿಯಾದರೂ ನಗರವನ್ನು ಸುಲ್ತಾನರಿಗೆ ಒಪ್ಪಿಸಿದನು ನಗರದ ಪ್ರಕರಣವೆಲ್ಲಾ ಪೂರೈಸಿ ಜನಾಲ್ಕುದ್ದೀನರನ್ನು ದಿವಾನರಾಗಿ ನೇಮಿಸಿದ ಮೇಲೆ ಖಾನನು ನಗರದ ರಾಜಕೀಯದಲ್ಲಿ ಪ್ರವೇಶಿಸಲಿಲ್ಲ ಇದು ಸುಲ್ತಾನರಿಗೆ ಆಶ್ಚರ್ಯವನ್ನುಂಟುಮಾಡಿತ್ತು ದೌಲತ್ತಳ ಚಿಂತೆಯು ಸುಲ್ತಾನರನ್ನು ಬಿಟ್ಟಿರಲಿಲ್ಲ ಆದರೆ ದೌಲತ್ತಳಿಗಾಗಿ ಮೋಹಗೊಂಡು ಸರ್ವದಾ ಅವಳ ಚಿಂತೆಯಲ್ಲಿ ಮಗ್ನನಾಗಿ ಮೈಸೂರಿನ ಮಹಾರಾಜ್ಯಭಾರವನ್ನು ದುರ್ಲಕ್ಷ್ಯ ಮಾಡುವಂಥಾ ಅಲ್ಪವ್ಯಕ್ತಿಯಲ್ಲ ಟಿಪ್ಪುಸುಲ್ತಾನ ದೌಲತ್ತಳನ್ನು ಬಲಾತ್ಕರಿಸಿ ತನ್ನ ಅಂತಃಪುರಕ್ಕೆ ಕರೆತರಬೇಕೆಂಬ ಕಲ್ಪನೆಯು ಸುಲ್ತಾನನಿಗೆ ಇರಲಿಲ್ಲ ದೌಲತ್ತಳು ತನ್ನನ್ನು ಒಲಿದು ವರಿಸಿದರೆ ತನಗೆ ತಕ್ಕ ರಾಣಿ ಎಂಬ ಆಶೆ ಇತ್ತು ಸುಲ್ತಾನನಿಗೆ

ಮಹಾರಾಷ್ಟ್ರರ ನೊಕ್ಕು ಮುರಿದು ಮೂಲೆಯಲ್ಲಿ ಕೂರಿಸಬೇಕೆಂದು ಟಿಪ್ಪು ಸುಲ್ತಾನನಿಗೆ ಹರವಿತ್ತು ಸುಲ್ತಾನನು ಯುದ್ಧವಿದ್ಯಾನಿಪುಣ ಸೈನ್ಯವನ್ನೆಲ್ಲಾ ಬಹಳ ಶಿಸ್ತಿನಿಂದ ವ್ಯವಸ್ಥೆ ಮಾಡಿದ್ದನು ಆಯಾ ಕಾಲದಲ್ಲಿ ಇಂಗ್ಲೀಷರು, ಫ್ರೆಂಚರು, ಪೋರ್ಚುಗೀಸರು ಇವರ ದಂಡಿನ ವ್ಯವಸ್ಥೆಗ ಸರಿಸಮವಾಗಿತ್ತು ಟಿಪ್ಪುಸುಲ್ತಾನನ ಸೈನ್ಯ ವ್ಯವಸ್ಥೆ ಈ ಸೈನ್ಯ ರಚನಾನ್ವೇಷಣವನ್ನು ನೋಡಿ ಮಿತ್ರರೂ, ಶತ್ರುಗಳೂ ತಲೆದೂಗುತ್ತಿದ್ದರು ಇದಕ್ಕೆಲ್ಲಾ ಬಹಳ ಹಣ ಬೇಕಾಗಿತ್ತು ದೊಡ್ಡ ನವಾಬರು ನಗರದಲ್ಲಿ ಸ್ವರ್ಣನಿಧಿಯನ್ನು ಹುಗಿದಿಟ್ಟಿದ್ದಾರೆಂದು ಟಿಪ್ಪುಸುಲ್ತಾನನಿಗೆ ತಿಳಿದಿತ್ತು. ಹೈದರ ಲ್ಲೀಖಾನರವರು ದೈವಾಧೀನರಾಗುವಾಗ ಸುಲ್ತಾನನು ಸಮಾಪದಲ್ಲಿರಲಿಲ್ಲ. ಆದ್ದು

ರಿಂದ ಆ ನಿಧಿಯು ಎಲ್ಲಿದೆಯೋ ಸುಲ್ತಾನನಿಗೆ ಗೊತ್ತಿಲ್ಲ ಆದರೆ ಆ ಗುಟ್ಟು ಇಯಜ್‌ಖಾನನಿಗೆ ತಿಳಿದೇ ಇರಬೇಕೆಂದು ಸುಲ್ತಾನನು ಗುಣಾಕಾರ ಹಾಕಿದ್ದನು.

ದಾಲತ್ತಳೂ, ರಾಧಾರಾಣಿಯೂ ಆ ಅಂತರಂಗವನ್ನು ಬಲ್ಲರೆಂದು ಸುಲ್ತಾನನ ನಿಶ್ಚಯ. ಅವರೇಕೆ ಆ ನಿಧಿಯನ್ನು ತನಗೊಪ್ಪಿಸುವುದಿಲ್ಲ ಎಂದು ಆಲೋಚಿಸುತ್ತಾನೆ ಇದರ ಶೋಧನೆಗಾಗಿಯೇ ಸುಲ್ತಾನನು ಚಿತ್ರದುರ್ಗದಲ್ಲಿ ಬಿಡಾರ ಮಾಡಿದ್ದನೇ ? ಇದ್ದರೂ ಇರಬಹುದು ಆದರೆ ಆ ಕಾಲದ ರಾಜಕೀಯದವರೆಲ್ಲಾ ಇಯಜ್‌ಖಾನನ ರೊಡನೆ ಸ್ನೇಹ ಮಾಡಿಕೊಳ್ಳುವುದಕ್ಕಾಗಿಯೇ ಸುಲ್ತಾನನು ಚಿತ್ರದುರ್ಗದಲ್ಲಿ ಬಿಡಾರ ಬಿಟ್ಟಿದ್ದಾರೆಂದು ಮಾತನಾಡಿಕೊಳ್ಳುತ್ತಿದ್ದರು. ಇದಕ್ಕೆ ಆಧಾರವಿಲ್ಲದೇ ಇರಲಿಲ್ಲ. ಸುಲ್ತಾನರ ಮಹಾಮಾತೃ ಶ್ರೀಯವರೂ, ಮಂತ್ರಿ ಪೂರ್ಣಯ್ಯನವರೂ ನಗರದ ಮೇಲೆ ದಂಡೆತ್ತಿ ಹೋದುದು ಉಚಿತವಲ್ಲವೆಂದೂ, ಇಯಜ್‌ಖಾನನನ್ನು ರಾಜ್ಯಭ್ರಷ್ಟನನ್ನಾಗಿ ಮಾಡಿದ್ದು ಸರ್ವಥಾ ಕ್ಷೇಮಕರವಾದುದಲ್ಲವೆಂದೂ ಸುಲ್ತಾನರಿಗೆ ಪತ್ರ ಬರೆದಿದ್ದಾರೆಂಬುದನ್ನು ದೊಡ್ಡ ದೊಡ್ಡ ಸರದಾರರೇ ಮಾತನಾಡಿಕೊಳ್ಳುತ್ತಿದ್ದರು ಟಿಪ್ಪು ಸುಲ್ತಾನರಿಗೂ, ಇಯಜ್‌ಖಾನರಿಗೂ ಸಣ್ಣ ಸಣ್ಣ ಯುದ್ಧಗಳಾಗಿ ಸುಲ್ತಾನರಿಗೆ ಪರಾಭವವೇ ಆಗಿದ್ದಾಗ್ಯೂ ಖಾನನು ನಗರದ ಗೋಜಿಗೆ ಹೋಗಿಲ್ಲ ಖಾನನು ನಗರದ ಪ್ರಾಂತ್ಯದಲ್ಲಿಯೇ ಇದ್ದಾರೆಂದು ಸಮಾಚಾರವು ಖಚಿತವಾಗಿ ಬಂದಿದ್ದರೂ ಸುಲ್ತಾನನು ಅವರನ್ನು ಹಿಡಿಯಲು ಯಾವ ಕಾರಖದ್ದನ್ನೂ ನಡೆಸಿಲ್ಲ ಇದೆಲ್ಲಾ ಈ ಸಂಧಿಯ ಉಹಾಪೋಹಗಳಿಗೆ ಪೋಷಕವಾಗಿದ್ದುವು. ಆದರೆ ಸಂಧಿ ಪ್ರಯತ್ನಗಳೇನೂ ನಡೆಯುತ್ತಿರಲಿಲ್ಲ ಇದು ಎಲ್ಲರಿಗೂ ಅಶ್ಚರ್ಯವೇ ಸರಿ

ಚಿತ್ರದುರ್ಗದಲ್ಲಿ ಟಿಪ್ಪುಸುಲ್ತಾನರ ಶಿಬಿರವು ಬಹಳ ವಿಸ್ತಾರವಾದುದು ಕೋಟೆಯ ಕೆಳಭಾಗದಲ್ಲಿ ಮೂರು ಮೈಲಿ ವಿಸ್ತೀರ್ಣದಲ್ಲಿ ಶಿಬಿರವನ್ನು ರಚಿಸಿದ್ದಾರೆ ಮೈಸೂರಿನ ರಾಜ್ಯಭಾರವೇ ಈ ಶಿಬಿರದಲ್ಲಿ ನಡೆಯುತ್ತಿದೆ. ಹೊರಗಿನ ಸುತ್ತಿನಲ್ಲೆಲ್ಲಾ ಸೈನ್ಯ. ಈ ಸೇನಾನಾಯಕರುಗಳು, ಸೈನ್ಯಾಧಿಕಾರಿಗಳು, ಹವಾಲದಾರರು, ತಳವಾರರು ಎಲ್ಲರಿಗೂ ಅವರವರ ಅಂತಸ್ತಿಗೆ ತಕ್ಕ ಗುಡಾರಗಳು ನಿರ್ಮಾಣವಾಗಿವೆ. ಈ ಮಧ್ಯಭಾಗದಲ್ಲಿ ಸುಲ್ತಾನರವರ ಷಾಸಭವನವು ಪ್ರಶಸ್ತವಾಗಿ ನಿರ್ಮಿತವಾಗಿದೆ. ಕಛೇರಿ, ಕೊತ್ವಾಲಿ, ದರ್ಬಾರಿ ಕೆಲಸಗಳೆಲ್ಲಾ ಅಲ್ಲಿಯೇ ನಡೆಸಲ್ಪಡುತ್ತವೆ ಸುಲ್ತಾನರವರ ವಾಸಸ್ಥಾನವು ಮಾತ್ರ ಈ ಶಿಬಿರದಲ್ಲಿಲ್ಲ ಕೋಟೆಯ ಪೂರ್ವಭಾಗದಲ್ಲಿ ಎತ್ತರವಾದ ಸ್ಥಳದಲ್ಲಿ ರಾಜಯೋಗ್ಯವಾದ ಬಿಡಾರ ಒಂದು ಆಡ್ಯತೆಯಿಂದ ಮೆರೆಯುತ್ತಿದೆ ಸುಲ್ತಾನರವರು ಅಲ್ಲಿ ವಾಸಮಾಡುತ್ತಾರೆ ಆ ಬಿಡಾರದ ಸುತ್ತ ಮುತ್ತಲೂ ಅಚ್ಚು ಕಟ್ಟಾದ ಅಂದವಾಗಿ ಕಂಗೊಳಿಸುವ ಕೆಲವು ಸಣ್ಣ ಸಣ್ಣ ಗುಡಾರಗಳಿವೆ. ಸುಲ್ತಾನರ

ಆಪ್ತರಾದ ಗೂಡಚಾರರೂ, ಮುಖ್ಯರಾದ ಕೆಲವು ರಾಯಸದನರೂ ಅಲ್ಲಿ ವಾಸಮಾಡುತ್ತಾರೆ. ಎಲ್ಲ ಕಡೆಯೂ ಪಹರೆ ಕೊಡ್ತಾಲಿಗಳೂ ಬಹಳ ಹುಷಾರಿನಿಂದ ಕಾಯುತ್ತಿದ್ದಾರೆ

ಚಿತ್ರದುರ್ಗದ ವೇಟಿಯು ಈ ದರ್ಬಾರೀ ಜನಗಳಿಂದಲೂ, ಸೈನಿಕರಿಂದಲೂ ನಿಬಿಡವಾಗಿ ಕಳಕಳಿಸುತ್ತದೆ ಜನಾಹಿರಿಯ ಅಂಗಡಿಗಳು, ರೇಶಿಮೆ ಬಟ್ಟೆಯ ಅಂಗಡಿಗಳೂ, ಜರತಾರೆಯ ಅಂಗಡಿಗಳೂ ವೇಟಿಯಲ್ಲಿ ಕಳಕಳಿಸುತ್ತಿವೆ ನಾನಾವಿಧವಾದ ಭಕ್ಷ್ಯಗಳನ್ನು ತಯಾರಿಸಿ ಮಿರಾಯಿ ಅಂಗಡಿಗಳನ್ನು ಸುಂದರವಾಗಿಟ್ಟಿದ್ದಾರೆ. ಪಾನೀಯದ ಅಂಗಡಿಗಳಂತೂ ಲೆಕ್ಕವಿಲ್ಲದಷ್ಟಿವೆ ನಗರದಲ್ಲೆಲ್ಲಾ ಅನೇಕ ತೋಷಕ್ ಖಾನೆಗಳನ್ನೂ ನಿರ್ಮಾಣ ಮಾಡಿದ್ದಾರೆ ಕೆಲವು ತೋಷಕ್ ಖಾನೆಗಳೂ, ನರ್ತನ ಶಾಲೆಗಳೂ, ಕೆಲವು ಗಾನಮಂದಿರಗಳೂ, ಕೆಲವು ಜೂಜುಕಟ್ಟೆಗಳೂ, ಕೆಲವು ಪಾನ ಶಾಲೆಗಳೂ, ಇವೆಲ್ಲಾ ತೋಷಕ್ ಖಾನೆಗಳಲ್ಲಿಯೂ ನರ್ತಕಿಯರು, ಗಾಯಕಿಯರು ತುಂಬಿದಾರೆ ಸಿಕ್ಕಿದಷ್ಟು ಹಣವನ್ನು ಸೆಳೆಯುತ್ತಾರೆ ಅನೇಕ ಸರದಾರರೂ ಅವರುಗಳಿಗೆ ಜನಾಹಿರಿಗಳನ್ನು ಕೊಂಡು ಕೊಡುತ್ತಾರೆ ರೇಶಿಮೆಯ ಪತ್ರಲಗಳನ್ನೂ, ಜರತಾರಿಯ ಮೇಲುದುಗಳನ್ನು ಬಹುಮಾನವಾಗಿ ಕೊಂಡು ಕೊಡುತ್ತಿದ್ದಾರೆ ಇದೊಂದು ಕುಶಾಲಿನ ಸಂತೆಯೆಂದು ಹೇಳಬಹುದು. ಎಷ್ಟೋ ಮಂದಿ ಭಿಕ್ಷುಕರು, ಜೋಯಿಸರು, ಶಾಸ್ತ್ರಿಗಳು, ಫಕೀರರು, ಗೋಸಾಯಿಗಳು ತಮ್ಮ ತಮ್ಮ ದಿವ್ಯ ಜ್ಞಾನಗಳನ್ನೂ, ತಾವು ಎಸಗಿದ ಪವಾಡಗಳನ್ನೂ ತಾವೇ ಹೇಳಿಕೊಂಡು ಘೋಷುದಾರರನ್ನೂ, ಸರದಾರರನ್ನೂ ಮರುಳುಗೊಳಿಸಿ ಬಹುಮಾನಗಳನ್ನು ಹೊಂದುತ್ತಿದ್ದಾರೆ ಇಂದ್ರಜಾಲಕರೂ, ದೊಂಬ ರಾಟದವರೂ ತಮ್ಮ ತಮ್ಮ ಅದ್ಭುತಕಾರ್ಯಗಳನ್ನು ತೋರಿ ದುಡ್ಡು ದುಗ್ಗಣಿಗಳನ್ನು ಬೇಡುತ್ತಿದ್ದಾರೆ

ಗ್ರೀಷ್ಮಋತುವಿನ ಸಂಧ್ಯಾಕಾಲ ಸಮಯದಲ್ಲಿ ತೇಜಃಪುಂಜನಾದ ಮಹಾನುಭಾವನೊಬ್ಬನು ಈ ವೇಟಿಯ ಸೊಬಗನ್ನು ನೋಡುತ್ತಾ "ಜನರು ಎಷ್ಟು ಆನಂದದಿಂದ ಇದ್ದಾರೆ ದೇವರ ರಾಜ್ಯದ ಆನಂದವು ಇನ್ನೆಷ್ಟು ದೊಡ್ಡದು" ಎಂದುಕೊಳ್ಳುತ್ತಾ ಆ ವೇಟಿಯನ್ನು ದಾಟಿ ಶಿಬಿರದ ಸಮೀಪಕ್ಕೆ ಬಂದನು. ಅಲ್ಲಿಂದ ರಾಜಕರ್ಮಚಾರಿಗಳನ್ನು ಕಂಡು ತಾನು ಸುಲ್ತಾನರ ಭೇಟಿ ಮಾಡಬೇಕೆಂದು ಕೋರಿದನು. ಅವರು ಸುಲ್ತಾನರಿದ್ದ ಗುಡಾರದ ಸಮೀಪಕ್ಕೆ ಅವರನ್ನು ಕರೆದುಕೊಂಡು ಹೋದರು ಸುಲ್ತಾನರ ಸನ್ನಿಧಾನಕ್ಕೆ ಅರಿಕೆ ಮಾಡುತ್ತಲೇ ಅವರು ಆ ಮಹಾಪುರುಷನನ್ನು ಒಳಗೆ ಕರೆತರುವಂತೆ ಅಪ್ಪಣೆ ಮಾಡಿದರು.

ಆ ಮಹಾನುಭಾವನು ವಾಸಗೃಹವನ್ನು ಪ್ರವೇಶ ಮಾಡುತ್ತಲೇ ಸುಲ್ತಾನನು ಜಗನ್ನೆದನು ಅವನಿಗೆ ಅಶ್ಚರ್ಯವಾಯಿತು. ಅಂದು ಆ ಸ್ಥಳದಲ್ಲಿ ಬಡಾಫಕೀರರ

ದರ್ಶನವಾಗುವುದೆಂದು ಸುಲ್ತಾನನು ಬಗೆದಿರಲಿಲ್ಲ ಫಕೀರರನ್ನು ವಂದಿಸಿ ಹಸ್ತಲಾಘವವನ್ನು ಕೊಟ್ಟು ಆಸನದಲ್ಲಿ ಕುಳ್ಳಿರಿಸಿದನು ಅವರ ಸಮೀಪದಲ್ಲಿ ತಾನು ಕುಳಿತನು ಬಡಾಫಕೀರರು ಸುಲ್ತಾನರ ಯೋಗಕ್ಷೇಮ ಸಮಾಚಾರವನ್ನು ವಿಚಾರಿಸಿದರು ಸುಲ್ತಾನನು ಮಹಮದಾಲಿಯವರ ದುರಂತದ ವಿಚಾರದಲ್ಲಿ ತನ್ನ ದುಃಖವನ್ನೆಲ್ಲಾ ವಿವರಿಸಿ ಬಡಾಫಕೀರರಲ್ಲಿ ಕ್ಷಮಾಪ್ರಾರ್ಥನೆ ಮಾಡಿದನು ಇತ್ತೀಚಿನ ರಾಜಕಾರ್ಯಗಳೆಲ್ಲವನ್ನೂ ಕೊಂಚವೂ ಮುಚ್ಚು ಮರೆಯಿಲ್ಲದೇ ಅವರಲ್ಲಿ ಅರಿಕೆ ಮಾಡಿದನು ತನಗೆ ಯಾರೂ ಹಿತರಲ್ಲವೆಂದೂ, ಸಮಯದಲ್ಲಿ ಬುದ್ಧಿವಾದವನ್ನು ಹೇಳುವ ಹಿರಿಯರಿಲ್ಲವೆಂದೂ ಫಕೀರರು ಸರ್ವದಾ ತನ್ನ ಸಮೀಪದಲ್ಲಿಯೇ ಇರಬೇಕೆಂದೂ ಪ್ರಾರ್ಥಿಸಿದನು.

ಬಡಾಫಕೀರರು, ವಿರಕ್ತರಾದ ಫಕೀರರು ರಾಜಭವನಗಳಲ್ಲಿರುವುದು ಅಸಂಭಾವಿತವೆಂದು ಹೇಳಿದರು ಮತ್ತು ತಾವು ಪ್ರತಿಯೊಂದು ಸಂದರ್ಭದಲ್ಲಿಯೂ ಬಂದು ಹಿತಾಹಿತಗಳನ್ನು ಹೇಳುವುದಾಗಿ ಅಭಿವಚನವಿತ್ತರು ಅನಂತರ "ನೋಡು, ಟಿಪ್ಪಣಿ ಸುಲ್ತಾನ! ನೀನು ವೈಷ್ಣವ ಸರ್ವತಂತ್ರ ಸ್ವತಂತ್ರ ರಾಜನಾಗಿದ್ದೀಯೆ ನಿನ್ನ ಮನಬಂದಂತೆ ಈ ರಾಜ್ಯದ ಆಗು ಹೋಗುಗಳು ಆಗುತ್ತವೆ ನಾನು ಇಂದು ನಿನ್ನ ಮನಸ್ಸನ್ನು ಪರೀಕ್ಷಿಸಲು ಬಂದಿದ್ದೇನೆ ಸುಲ್ತಾನ! ನಿನಗೆ ಇಯಜ್‌ಖಾನನಲ್ಲಿ ದ್ವೇಷವಿದೆಯೇ? ಅವನ ಅಪರಾಧವೇನು? ಅವನನ್ನೇಕೆ ನಗರದ ರಾಜ್ಯದಿಂದ ಓಡಿಸಿದೆ?" ಎಂದರು.

ಸುಲ್ತಾನ—ಖಾವಿಂದ್! ನಾನು ನಿಜವಾಗಿ ಹೇಳುತ್ತೇನೆ. ತಾವು ಇಂದು ಪ್ರತ್ಯಕ್ಷವಾಗಿ ಕೇಳಿದ ಪ್ರಶ್ನೆಯನ್ನು ನಾನೇ ಸಹಸ್ರಾವರ್ತಿ ಮನಸ್ಸಿನಲ್ಲಿ ಗುಣಿಸಿ ಕೊಂಡಿದ್ದೇನೆ. ನಾನು ಇಯಜ್‌ಖಾನನನ್ನು ಓಡಿಸಿಲ್ಲ ಖಾನನೇ ಓಡಿಹೋಗಿದ್ದಾನೆ ನಾನು ಈ ನಗರಕ್ಕೆ ಬಂದುದೇ ತಪ್ಪು ಅದಕ್ಕಾಗಿ ಹಗಲಿರಲೂ ವ್ಯಥೆಪಡುತ್ತಿದ್ದೇನೆ

ಬಡಾಫಕೀರ್—ನಿನಗೂ, ಖಾನನಿಗೂ ದ್ವೇಷವು ಬೆಳೆಯುತ್ತಿದ್ದರೆ ಈ ರಾಜ್ಯಕ್ಕೆ ಮಹಾಹಾನಿಯು ತಟ್ಟುತ್ತದೆ ಈ ನಗರದ ಸೀಮೆಗಾಗಿ ನೀನಾಗಲೀ-ಅವನಾಗಲೀ ಹೋರಾಡುತ್ತಿಲ್ಲವೆಂಬುದನ್ನು ನಾನು ಬಲ್ಲೆ. ನಿನಗೂ ಖಾನನಿಗೂ ವೈರವಿರುವುದು ದೌಲತ್ತಳಿಗಾಗಿ

ಸುಲ್ತಾನ—ಫಕೀರರೇ! ತಾವು ದೇವರಂತೆ ಮಾತನಾಡುತ್ತೀರಿ. ಹೌದು, ದೌಲತ್ತಳಿಗಾಗಿಯೇ ನಮ್ಮ ವೈರ.

ಬಡಾಫಕೀರ--ಸುಲ್ತಾನನೇ! ದೌಲತ್ತಳನ್ನು ನಾನು ಚೆನ್ನಾಗಿ ಬಲ್ಲೆ ಅವಳು ರಾಣಿಗಿರಿಗೆ ಅರ್ಹಳಾದ ಹೆಣ್ಣು ಅವಳು ನಿನ್ನ ರಾಣಿಯಾಗಿದ್ದರೆ ಎಷ್ಟೋ ಚೆನ್ನಾಗಿತ್ತು. ಅವಳು ನವಾಬರ ಸಾಕುಮಗಳು. ನಿನ್ನ ಸಹೋದರಿಯಂತೆ ಬಹು ಕಾಲದಿಂದ ಅವಳು ಇಯಜ್‌ಖಾನನನ್ನು ಪ್ರೀತಿಸುತ್ತಾಳೆ. ನವಾಬರು ಇದನ್ನು

ಅರಿತು ಅವಳನ್ನು ನಗರದಲ್ಲೇ ಇಟ್ಟರು. ಅವಳು ಇನ್ನೂ ಖಾನನನ್ನು ಮದುವೆಯಾಗದಿರುವುದು ಆಶ್ಚರ್ಯವೇ ಸರಿ. ನವಾಬರು ಈ ಮೈಸೂರು ರಾಜ್ಯವನ್ನು ನಿನಗೆ ಕೊಟ್ಟಿದ್ದಾರೆ. ದೌಲತ್ತನನ್ನು ಮನಸಾರ ಇಯಜ್‌ಖಾನನಿಗೆ ಒಪ್ಪಿಸಿದ್ದಾರೆ. ಈ ರಹಸ್ಯವನ್ನು ನಾನು ಬಲ್ಲೆ! ನಿನ್ನಂಥಾ ಮಹಾರಾಜನಿಗೆ, ದೇವರ ಭಕ್ತನಿಗೆ ನವಾಬರು ಖಾನನಿಗೆ ಇತ್ತ ದೌಲತ್ತನನ್ನು ಅವೇಕ್ಷಿಸುವ ಅಧಿಕಾರವೆಲ್ಲಿದೆ? ಈಗಲೂ ಮನಸ್ಸಾಕ್ಷಿಯಿಂದ ಹೇಳು ಈ ಮೈಸೂರಿನ ರಾಜ್ಯವು ದೊಡ್ಡದೋ? ಆ ದೌಲತ್ತನು ಹೆಚ್ಚೋ? ನನ್ನ ಕೈಮೇಲೆ ಕೈಹಾಕಿ ಹೇಳು. ದೌಲತ್ತನಿಗಾಗಿ ಈ ಮೈಸೂರು ರಾಜ್ಯವನ್ನು ಬಿಡುವೆಯಾ? ಮನೋನಿಶ್ಚಯವಿಲ್ಲದ ಮನುಷ್ಯನು ಇಷ್ಟು ದೊಡ್ಡ ಸಾಮ್ರಾಜ್ಯವನ್ನು ಕಟ್ಟುವುದೆಂತು? ದೌಲತ್ತನ ರೂಪವು ಅನಾಹುತಕ್ಕೆ ಕಾರಣವಾದರೆ ಅವಳು ಬದುಕಕೂಡದು ಅವಳನ್ನು ವಧೆ ಮಾಡಿದರೂ ಪಾಪವಿಲ್ಲ ನಿನ್ನ ಈ ಮನಸ್ಸಿನ ತಲ್ಲಣವೇ ಇಷ್ಟು ಅನಾಹುತಕ್ಕೆ ಕಾರಣ.

ಸುಲ್ತಾನ್—ಫಕೀರರೇ! ನಾನು ತಪ್ಪು ಮಾಡಿದೆ, ನಾನು ಅಪರಾಧಿ. ನನ್ನ ಅಪರಾಧವನ್ನು ಕ್ಷಮಿಸಿ ನಾನು ದೌಲತ್ತನನ್ನು ಮರೆತುಬಿಡುತ್ತೇನೆ ಇಯಜ್‌ಖಾನನನ್ನು ನನ್ನ ಸಹೋದರನಂತೆ ಭಾವಿಸುತ್ತೇನೆ ಖಾನನನ್ನು ನನ್ನ ಆಸ್ಥಾನಕ್ಕೆ ಗೌರವದಿಂದ ಕರೆಸಿ ಅವನಲ್ಲಿ ಸ್ನೇಹ ಮಾಡಿಕೊಂಡು ಈ ನಗರವನ್ನು ಅವನಿಗೊಪ್ಪಿಸಿ ನಾನು ರಾಜಧಾನಿಗೆ ಹಿಂದಿರುಗುತ್ತೇನೆ.

“ಸುಲ್ತಾನನೇ! ನಿನಗೆ ಮಂಗಳವಾಗುವುದು!” ಎಂದು ಆಶೀರ್ವದಿಸಿ ಸುಲ್ತಾನನನ್ನು ಸಂತೈಸಿ ಬಿಡುಗಡೆ ಮಾಡಿ ಬಡಾಫಕೀರನು ಹೊರಟುಹೋದನು.

ಆ ರಾತ್ರಿಯೆಲ್ಲಾ ಸುಲ್ತಾನನ ಆನಂದಕ್ಕೆ ಪಾರವೇ ಇಲ್ಲ ಒಂದರಮೇಲೊಂದು ಸದ್ದಾವಗಳೇ ಅವನ ಮನಸ್ಸಿನಲ್ಲಿ ಮೂಡುತ್ತಿದ್ದುವು. ಸುಖಸ್ವಪ್ನಗಳನ್ನೇ ಕಾಣುತ್ತಿದ್ದನು ಅಂದು ಸುಲ್ತಾನನ ಮನೋರಾಜ್ಯದಲ್ಲಿ ಯಾವ ಸ್ವಪ್ನಗಳನ್ನು ಕಂಡನೋ ಅವೆಲ್ಲವೂ ನಿಜವಾಗಿ ಪರಿಣಮಿಸಿದ್ದರೆ ಆ ಕಥೆಯೇ ಬೇರೆಯಾಗುತ್ತಿದ್ದಿತು.

ಪ್ರಾತಃಕಾಲ ಎದ್ದು ಸುಲ್ತಾನನು ಕಛೇರಿಗೆ ಬಂದನು ಗುಪ್ತಚಾರರನ್ನು ಕರೆಸಿ ಅವರ ಕೈಲಿ ರಾಧಾರಾಣಿಯವರಿಗೆ ಒಂದು ಗುಪ್ತಪತ್ರವನ್ನು ಕಳುಹಿಸಿದನು. ಅದರಲ್ಲಿ ಮತ್ತೇನೂ ವಿಶೇಷವಿರಲಿಲ್ಲ. ರಾಜಯೋಗ್ಯವಾದ ಮ್ಯಾನಾವನ್ನು ಕಳಿಸಿದನು. ರಾಧಾರಾಣಿಯವರು ಬಂದು ಸುಲ್ತಾನನಿಗೆ ಭೇಟಿ ಕೊಡಬೇಕೆಂದು ಆ ಪತ್ರದಲ್ಲಿ ಪ್ರಾರ್ಥನೆ ಮಾಡಿದ್ದನು. ಒಕ್ಕಣೆಯು ಬಹಳ ಗೌರವದಿಂದ ಇತ್ತು ಆ ಪತ್ರವನ್ನು ತೆಗೆದುಕೊಂಡು ಒಂಟಿಯಮೇಲೆ ಗುಪ್ತಚಾರರು ಹೊರಟರು ಹಿಂದುಗಡೆ ಮ್ಯಾನಾದವರು, ಬೋಯಿಗಳು, ಕಾವಲುಗಾರರು ಎಲ್ಲರೂ ನಗರಕ್ಕೆ ಹೊರಟರು. ಮೂರನೆಯ ದಿನ ಗುಪ್ತಚಾರರು ನಗರಕ್ಕೆ ಬಂದಿಳಿದರು. ಸೋನಾಮಹಲಿನಲ್ಲಿ

ಹೋಗಿ ನೋಡಿದರು. ಅಲ್ಲಿ ರಾಧಾರಾಣಿಯವರಿರಲಿಲ್ಲ ರಾಧಾರಾಣಿಯವರು ಇರುವ ಶಿಬಿರವನ್ನು ವಿಚಾರಿಸಿಕೊಂಡು ಅಲ್ಲಿಗೆ ಹೋದರು “ದು ಇಯಜ್ಞಾಖಾನನ ಶಿಬಿರ ! ಅಲ್ಲಿಗೆ ಹೋಗಲು ಎದೆ ಬಡಿದುಕೊಳ್ಳುತ್ತಿತ್ತು ತಾವು ಇಯಜ್ಞಾಖಾನರ ಕೈಗೆ ಸಿಕ್ಕಿಬಿದ್ದರೆ ತಲೆಯೊಡೆಸುತ್ತಾರೆಂದು ಭಯದಿಂದ ಆ ಶಿಬಿರವನ್ನು ಹೊಕ್ಕರು. ಆ ಗುಪ್ತಚಾರರು ಹಿಂದುಗಳು ಅವರು ನೈದಿಕಬ್ರಾಹ್ಮಣರ ವೇಷದಿಂದ ಖಾನನ ಶಿಬಿರವನ್ನು ಪ್ರವೇಶ ಮಾಡಿದರು ಅವರಿಗೆ ರಾಧಾರಾಣಿಯವರ ದರ್ಶನ ದೊರೆಯುವುದು ಶ್ರಮವಾಗಲಿಲ್ಲ ಕಾವಲುಗಾರರು ಈ ಬ್ರಾಹ್ಮಣರನ್ನು ಕರೆದೊಯ್ದು ರಾಣಿಯವರ ಸಮ್ಮುಖದಲ್ಲಿ ನಿಲ್ಲಿಸಿದರು ಸ್ವಲ್ಪದರಲ್ಲಿಯೇ ಇವರು ಗುಪ್ತಚಾರರೆಂದು ರಾಣಿಗೆ ಗೊತ್ತಾಯಿತು ಅವರು ದೇವರ ಪ್ರಸಾದವನ್ನು ಕೊಡುವ ನೆಪದಿಂದ ಆ ಕಾಗದವನ್ನು ಅವಳಿಗೆ ತಲಪಿಸಿದರು. ರಾಣಿಯು ಲಕ್ಷ್ಯೋಪಿಯನ್ನು ಬಿಚ್ಚಿ ಓಡಿ ಕೊಂಡಳು ಅವಳಿಗೆ ಸುಲ್ತಾನರು ತನ್ನನ್ನು ಏಕೆ ಬರಮಾಡಿಕೊಳ್ಳುತ್ತಾರೆಂಬುದು ಅರ್ಥವಾಗಲಿಲ್ಲ ಆ ಕಾಗದವನ್ನು ತೆಗೆದುಕೊಂಡು ಹೋಗಿ ಖಾನನಿಗೂ, ದೌಲತ್ತಳಿಗೂ ತೋರಿಸಿದಳು. ಮೂವರೂ ಆಲೋಚನೆ ಮಾಡಿದರು. ಅದರಲ್ಲೇನೂ ತಂತ್ರವಿಲ್ಲವೆಂದೂ, ಭದ್ರನೆ ಇಲ್ಲವೆಂದೂ ನಿಶ್ಚಯವಾಯಿತು ರಾಧಾರಾಣಿಗೆ ಯಾವ ಭಯವೂ ಇಲ್ಲ ! ಅವಳು ಆ ಗುಪ್ತಚಾರರ ಕೈಲಿ ಪ್ರತ್ಯುತ್ತರವನ್ನು ಬರೆದು ಕಳಿಸಿದಳು. ಮ್ಯಾನಾ ಅವಶ್ಯಕವಿಲ್ಲವೆಂದೂ, ತಾನು ಶೀಘ್ರವಾಗಿ ಶಿಬಿರಕ್ಕೆ ಬಂದು ಸುಲ್ತಾನರ ಭೇಟಿ ಮಾಡುವುದಾಗಿಯೂ ಬರೆದು ಕಳುಹಿಸಿದಳು. ಆ ಗುಪ್ತಚಾರರು ಹಿಂದಿರುಗಿ ಸುಲ್ತಾನನ ಶಿಬಿರಕ್ಕೆ ಹೋಗಿ ಸುಲ್ತಾನರ ಸನ್ನಿಧಾನದಲ್ಲಿ ಅದನ್ನು ಒಪ್ಪಿಸಿದರು ರಾಧೆಯು ಮಾರನೆಯ ಪ್ರಾತಃಕಾಲವೇ ೮-೧೦ ಮಂದಿ ಮೈಗಾವಲಿನ ಸೈನಿಕರನ್ನು ಜೊತೆಯಲ್ಲಿ ಕರೆದುಕೊಂಡು ಯುದ್ಧದ ದಿರಸನ್ನು ತೊಟ್ಟು ಕುದುರೆಯೇರಿ ಹೊರಟಳು. ನಾಲ್ಕು ದಿವಸಗಳು ಪ್ರಯಾಣ ಮಾಡಿ ಐದನೆಯ ದಿನ ಸುಲ್ತಾನರ ಶಿಬಿರವನ್ನು ಸೇರಿದಳು.

ರಾಧೆಯು ಸುಲ್ತಾನರ ಶಿಬಿರವನ್ನು ಸೇರುವ ಹೊತ್ತಿಗೆ ಪ್ರಾತಃಕಾಲ ಹತ್ತು ಘಂಟೆಯ ಸಮಯ. ಸುಲ್ತಾನನು ತನ್ನ ಬಿಡಾರದಲ್ಲಿ ರಾಯಸದವರ ಕೈಯಿಂದ ರಾಯಸಗಳನ್ನು ಬರೆಸುತ್ತ ಕುಳಿತಿದ್ದನು. ರಾಧೆಯು ಸುಲ್ತಾನನ ಬಿಡಾರದವರೆಗೆ ಕುದುರೆಯನ್ನು ದೌಡಾಯಿಸುತ್ತಲೇ ಹೋದಳು ಮೂರು ಪಹರೆಗಳನ್ನು ತಟಾಯಿಸಿ ಹೋಗಿ ಬಿಡಾರದ ಬಾಗಿಲನ್ನು ಸೇರಿದಳು ಯಾರೂ ವಿರೋಧಿಸಲಿಲ್ಲ. ಬಿಡಾರದ ಬಾಗಿಲಿನವರೆಗೆ ಕುದುರೆಯ ಮುರಸಪ್ಪಳವು ಕೇಳಬೇಕಾದರೆ ಆ ಧೈರ್ಯವು ಯಾರಿಗಿರಬಹುದು ಸುಲ್ತಾನನು ಕಿವಿಗೊಟ್ಟು ಕೇಳಿದನು ಬಾಗಿಲಿಗೆ ಬಂದು ನೋಡಿದನು ರಾಧಾರಾಣಿಯವರ ಮುಖವನ್ನು ಕಾಣುತ್ತಲೇ ಆನಂದವಾಯಿತು.

ತಾನೇ ಕುದುರೆಯ ಸಮಾಪಕ್ಕೆ ಬಂದು ಕಡಿವಾಣವನ್ನು ಹಿಡಿದುಕೊಂಡನು ರಾಧೆಯು ಕುದುರೆಯಿಂದ ಇಳಿದಳು ಸೇವಕರು ಕುದುರೆಯನ್ನು ದೂರ ಕೊಂಡು ಹೋದರು. ಸುಲ್ತಾನನು ರಾಧಾರಾಣಿಗೆ ವಂದಿಸಿ ತನ್ನ ಬಿಡಾರದೊಳಗೆ ಕರೆದೊಯ್ದನು.

ರಾಣಿಯವರು ಆಸನದ ಮೇಲೆ ಕುಳಿತುಕೊಂಡ ಮೇಲೆ ತಾನೂ ಎದುರಾಗಿ ಕುಳಿತನು ವರಸ್ವರ ಕ್ಷೇಮ ಲಾಭಗಳನ್ನು ವಿಚಾರಿಸಿದ ನಂತರ ಸುಲ್ತಾನನು “ರಾಧಾ ರಾಣಿಯವರೇ! ನನ್ನ ಮೇಲೆ ತಮ್ಮ ಪರಮಾನುಗ್ರಹವಿದೆ ಯೆಂಬುದನ್ನು ನಾನು ಬಲ್ಲೆ ಅದರಿಂದಲೇ ತಮ್ಮನ್ನು ಇಲ್ಲಿಗೆ ದಯಮಾಡಿಸಬೇಕೆಂದು ಪ್ರಾರ್ಥಿಸುವ ಧೈರ್ಯವು ನನಗೆ ಬಂತು ತಮಗೆ ನಾನು ಚಿರಋಣಿಯಾಗಿದ್ದೇನೆ.”

ರಾಧೆ—ಸುಲ್ತಾನರವರೇ! ನಾನು ತಮ್ಮ ಆಜ್ಞೆಯನ್ನು ಶಿರಸಾ ವಹಿಸಲು ಯಾವಾಗಲೂ ತಯಾರಾಗಿದ್ದೇನೆ ನನ್ನಿಂದ ಸುಲ್ತಾನರವರಿಗೆ ಆಗಬೇಕಾದ ರಾಜ ಕಾರ್ಯವೇನಿರುವುದು ?

ಸುಲ್ತಾನ—ರಾಣಿಯವರೇ! ತಾವು ಅಂದು ಆ ರಣಕ್ಷೇತ್ರದಲ್ಲಿ ನನಗಾಗಿ ಪ್ರಾಣವನ್ನೇ ತೆತ್ತುಬಿಟ್ಟಿದ್ದರಿಂದ ಆ ಉಪಕಾರವನ್ನು ನಾನು ಮರೆಯುವುದೆಂತು ? ಈಗ ತಮ್ಮಿಂದ ಮೈಸೂರು ರಾಜಕೀಯದಲ್ಲಿ ಮಹೋನ್ನತ ಕಾರ್ಯವಾಗಬೇಕಾಗಿದೆ

ರಾಧೆ—ಸುಲ್ತಾನರೇ! ಸಿದ್ಧವಾಗಿದ್ದೇನೆ.

ಸುಲ್ತಾನ—ದೇವಿಯರೇ! ನಾನು ನಗರಕ್ಕೆ ಬಂದುದು ತಪ್ಪು. ಇಯಜ್‌ಖಾನರ ಮೇಲೆ ಯುದ್ಧ ಮಾಡಿದ್ದು ಮಹಾಸರಾಧೆ ಅವರು ನಗರದ ರಾಜ್ಯತ್ಯಾಗ ಮಾಡಿದ್ದು ನನಗೆ ಬಹಳ ಖೇದವನ್ನುಂಟುಮಾಡಿದೆ ನಾನು ಅವರ ಭೇಟಿ ಮಾಡಿ, ಕ್ಷಮಾ ಪ್ರಾರ್ಥನೆ ಮಾಡಿ, ಈ ನಗರದ ನವಾಬಗಿರಿಯನ್ನು ಅವರಿಗೇ ಒಪ್ಪಿಸಬೇಕೆಂದು ಸಂಕಲ್ಪಿಸಿದ್ದೇನೆ ಅದಕ್ಕೆ ತಾವು ಸಹಾಯ ಮಾಡಬೇಕು

ರಾಧಾರಾಣಿಯು ಆಶ್ಚರ್ಯ ಚಿಹಿತಳಾಗಿ “ಸುಲ್ತಾನರೇ ಇಯಜ್‌ಖಾನರು ನಗರದ ನವಾಬಗಿರಿಯನ್ನು ಪುನಃ ಒಪ್ಪಿಕೊಳ್ಳಲಾರರೆಂದು ನನಗೆ ತೋರುತ್ತದೆ”

ಸುಲ್ತಾನ—ನಮ್ಮಿಬ್ಬರಿಗೂ ಸ್ನೇಹವನ್ನಾದರೂ ಮಾಡಿಸಲಾರಿರಾ ?

ರಾಧೆ—ಎಂದಾದರೊಂದು ದಿನ ಖಾನರೂ, ನೀವೂ ಸ್ನೇಹಿತರಾಗಲೇ ಬೇಕು ಆದರೆ ಅದು ಇಂದು ಸಿದ್ಧಿಸೀತೆಂಬ ಭರವಸೆಯು ನನಗಿಲ್ಲ.

ಸುಲ್ತಾನ—ಅವರನ್ನು ಪ್ರತ್ಯಕ್ಷ ಕಂಡು ಕ್ಷಮಾಪ್ರಾರ್ಥನೆ ಮಾಡಿದರೆ ನಮನಮಗೆ ಶಾಶ್ವತವಾದ ಸ್ನೇಹವಾಗುವುದೆಂಬ ಭರವಸೆಯು ನನಗಿದೆ

ರಾಧೆ—ನಿಮ್ಮಿಬ್ಬರ ಭೇಟಿಯಾಗುವುದು ಹೇಗೆ ?

ಸುಲ್ತಾನ್ — ತಾವು ಅವರನ್ನು ಇಲ್ಲಿಗೆ ಹೇಗಾದರೂ ಮಾಡಿ ಕರತರಬೇಕು

ರಾಧೆ — ಸುಲ್ತಾನರೇ! ನನಗೆ ತಮ್ಮಲ್ಲಿ ಪೂರ್ಣನಂಬಿಕೆ ಇದೆ. ಆದರೂ ಮಹ ಮದಾಲಿಯವರ ಪ್ರಕರಣ, ಖಾಸಿಂಖಾನನ ಹತ್ಯಾಕಾಂಡ ಇವುಗಳಿಂದ ಇಯಜ್ ಖಾನರು ಇಲ್ಲಿಗೆ ಬರಲು ಒಪ್ಪಲಾರರು!

ಸುಲ್ತಾನ್ — ನನ್ನನ್ನೇ ಅವರು ಇರುವಲ್ಲಿಗೆ ಕರೆದುಕೊಂಡು ಹೋಗಬಲ್ಲರಾ?

ರಾಧೆ — ಖಾನರು ಈಗ ವನಮಧ್ಯದಲ್ಲಿ ಅಜ್ಞಾತವಾಸದಲ್ಲಿದ್ದಾರೆ ಅವರು ಈ ದುರವಸ್ಥೆಯಲ್ಲಿ ತಮ್ಮ ಭೇಟಿಯನ್ನು ಮಾಡಲು ಸಮ್ಮತಿಸಲಾರರು

ಸುಲ್ತಾನ್ — ರಾಣಿಯವರೇ! ಹಾಗಾದರೆ ನನ್ನ ಇಷ್ಟಾರ್ಥವು ಈಡೇರುವಂತಿಲ್ಲವೇ?

ರಾಧೆಯು ತಲೆಯಲ್ಲಾ ಡಿಸಿದಳು. ಅಲ್ಲಿಗೆ ಆ ಮಾತು ಮುಗಿಯಿತು!

ಸುಲ್ತಾನನು ತನ್ನ ಶಿಬಿರದಲ್ಲಿಯೇ ಆರೋಗಣೆ ಮಾಡಬೇಕೆಂದು ರಾಣಿಯನ್ನು ಪ್ರಾರ್ಥನೆ ಮಾಡಿದನು ರಾಣಿಯು ಸಂತೋಷದಿಂದ ಒಪ್ಪಿದಳು

ಶಿಬಿರ ಮಧ್ಯದಲ್ಲಿರುವ ಸುಲ್ತಾನರ ರಾಜ ಯೋಗ್ಯವಾದ ಬಿಡಾರದಲ್ಲಿ ರಾಧಾ ರಾಣಿಯವರಿಗೆ ಇಳಿದುಕೊಳ್ಳಲು ಸ್ಥಳವು ವಿರ್ಪಾಡಾಗಿತ್ತು ಸ್ವಯಂ ಸುಲ್ತಾನರವರೇ ರಾಣಿಯವರನ್ನು ಕರೆತಂದು ಆ ಬಿಡಾರದಲ್ಲಿ ಇಳಿಸಿದರು ಅಂಥಾ ಗೌರವವು ಸುಲ್ತಾನರ ಶಿಬಿರದಲ್ಲಿ ಎಂದೂ ಯಾರಿಗೂ ಆಗಿರಲಿಲ್ಲ! ಆ ಸೌಜನ್ಯ ಗೌರವಗಳನ್ನು ನೋಡಿ ಎಲ್ಲರಿಗೂ ಆಶ್ಚರ್ಯವಾಯಿತು!

ರಾಧಾರಾಣಿಯು ಇದೇನು ಕೌತುಕ! ಎಂತಹ ಪರಿವರ್ತನ! ಇದೆಲ್ಲಾ ನಿಜವೆ? ಎಂದುಕೊಂಡಳು

ಸುಲ್ತಾನನು ಸಂಧ್ಯಾಕಾಲ ರಾಧಾರಾಣಿಯ ಭೇಟಿ ಮಾಡಿದನು ತನ್ನ ಮನಸ್ಸಿನ ಕಷ್ಟಗಳನ್ನೆಲ್ಲಾ ಬಿಚ್ಚಿ ಹೇಳಿಕೊಂಡನು ಅವುಗಳನ್ನೆಲ್ಲಾ ರಾಧಾರಾಣಿಯು ನಿಜವೆಂದು ನಂಬಿದಳೆಂದು ಅವನಿಗೆ ಬೋಧೆಯಾಯಿತು ಅದರಿಂದ ಅವನ ಮನಸ್ಸಿಗೆಷ್ಟೋ ಸಮಾಧಾನವಾಯಿತು. ರಾಧಾರಾಣಿಗೆ ಹಿಂದೂ ಧರ್ಮಾಭಿಮಾನವು ಬಹುವಾಗಿರಬೇಕೆಂದು ಸುಲ್ತಾನನು ಕಂಡುಕೊಂಡನು. ತನಗೆ ಕಿಂಚಿತ್ತಾದರೂ ಹಿಂದೂಮತ ದ್ವೇಷವಿಲ್ಲವೆಂದೂ, ಹಿಂದೂಗಳೇ ತನ್ನ ಮೇಲೆ ದ್ವೇಷವನ್ನು ಬೆಳೆಸುತ್ತಿದ್ದಾರೆಂದೂ ಹೇಳಿಕೊಂಡನು ತಾನು ವಂಶಪಾರಂಪರ್ಯವಾಗಿ ಮುಸ್ಲಿಂ ರಾಜ್ಯವನ್ನು ಮೈಸೂರಿನಲ್ಲಿ ಸ್ಥಾಪಿಸಬೇಕೆಂಬ ಹಟವನ್ನು ತೊಟ್ಟಿಲ್ಲವೆಂದೂ, ಮೈಸೂರು ರಾಜಮನೆ ತನದಲ್ಲಿ ರಾಜರಿಲ್ಲದೇ ಅನಾಯಕವಾಗಿರುವುದರಿಂದ ತಾನು ರಾಜತ್ವವನ್ನು ಸ್ವೀಕರಿಸಿರುವುದಾಗಿ ಹೇಳಿದನು. ರಾಜ್ಯಕ್ಕೆ ಫರಂಗಿಯವರೂ, ಮರಾಠರೂ ಶತ್ರುಗಳೆಂದೂ

ಯಾವಾಗಲೂ ಅವರು ಮೈಸೂರು ರಾಜ್ಯದ ಮೇಲೆ ಯುದ್ಧವನ್ನು ಹೂಡಲು ಕಾಯು ತ್ತಿ ದ್ಧಾರೆಂದೂ ಸೂಚಿಸಿದನು ಕೊನೆಯಲ್ಲಿ ರಾಧಾರಾಣಿಯ ಸಂಪೂರ್ಣ ಸಹಾಯ ವನ್ನು ಯಾಚಿಸಿದನು

ರಾಧಾರಾಣಿಯು ಸುಲ್ತಾನನಿಗೆ ಸಮಾಧಾನಕರವಾಗಿ ಮಾತನಾಡಿದಳು ಅಡಿ ಗಡಿಗೂ ಮೈಸೂರಿಗೆ ವಿಪತ್ತುಂಟೆಂದು ಹೇಳಿದಳು ತಾನು ಆಮರಣಾಂತ ಮೈಸೂರಿಗೆ ಸಹಾಯ ಮಾಡುವುದಾಗಿ ಅಭಿವಚನವಿತ್ತಳು. ಇಯಜ್‌ಖಾನನು ನಗರದ ನವಾಬ್ ಗಿರಿಯನ್ನು ಒಪ್ಪಿಕೊಂಡರೆ ಮೈಸೂರಿಗೆ ಕ್ಷೇಮವೆಂಬುದನ್ನು ರಾಧಾರಾಣಿಯೂ ಸಮ್ಮ ತಿಸಿದಳು ಅವರನ್ನು ಒಪ್ಪಿಸಲು ತನ್ನಿಂದ ಸಾಧ್ಯವಾಗುವ ಸಾಹಸಗಳನ್ನೆಲ್ಲಾ ಮಾಡು ವುದಾಗಿ ನಾಗ್ಧಾನ ಮಾಡಿದಳು ಟಿಪ್ಪೂಸುಲ್ತಾನನು ಇಯಜ್‌ಖಾನನಿಗೆ ಒಂದು ಪತ್ರವನ್ನು ಬರೆದು ಅವರಿಗೆ ಒಪ್ಪಿಸಬೇಕೆಂದು ರಾಧಾರಾಣಿಯವರ ವಶ ಕೊಟ್ಟನು. ಮರುದಿನ ಪ್ರಾತಃಕಾಲ ಆ ಶಿಬಿರದಿಂದ ಹೊರಡಲು ರಾಧೆಯು ಸುಲ್ತಾನರ ಅಪ್ಪಣೆ ಯನ್ನು ಪಡೆದಳು ಸುಲ್ತಾನನು ಬೀಳೊಂಡು ಆ ಬಿಡಾರದಿಂದ ಹೊರಟುಹೋದನು.

ರಾಧಾರಾಣಿಗೆ ಸುಲ್ತಾನನ ವರ್ತನವು ಆಶ್ಚರ್ಯವನ್ನುಂಟುಮಾಡಿತು ಅವನು ಒಂದಾವೃತ್ತಿಯಾದರೂ ದೌಲತ್ತಳ ಪ್ರಸ್ತಾಪವನ್ನೇ ಮಾಡಲಿಲ್ಲ ಇದು ರಾಧಾರಾಣಿಗೆ ಆಶ್ಚರ್ಯವಾಯಿತು ! ಸುಲ್ತಾನನು ದೌಲತ್ತಳ ಮೇಲೆ ದುರಂತವಾದ ಆಸೆ ಇಟ್ಟು ಕೊಂಡಿದ್ದಾನೆ ದೌಲತ್ತಳ ಮೇಲಿನ ಮೋಹದಿಂದಲೇ ಇಷ್ಟೊಂದು ಸಾಹಸ ಮಾಡಿ ದನು, ದೌಲತ್ತಳನ್ನು ಭೇಟಿ ಮಾಡಿ ಪ್ರಣಯಭಿಕ್ಷೆಯನ್ನು ಬೇಡಿದನು ಬಲಾತ್ಕಾರ ದಿಂದಲಾದರೂ ದೌಲತ್ತಳನ್ನು ವಶಪಡಿಸಿಕೊಳ್ಳಲು ಸುಲ್ತಾನನು ಕಾತುರನಾಗಿದ್ದಾ ನೆಂದು ರಾಧೆಯು ಭಾವಿಸಿದ್ದಳು ಇಂದಿನ ಪ್ರಸಂಗವು ಇದೆಲ್ಲಕ್ಕೂ ವಿರುದ್ಧವಾಗಿದೆ.

ಸುಲ್ತಾನನು ದೌಲತ್ತಳ ಮೇಲಿನ ಆಶೆಯನ್ನೇ ತೊರೆದುಬಿಟ್ಟನೋ, ಅಥವಾ ಮಾರ್ಗಾಂತರವನ್ನು ಅನುಸರಿಸಿ ದೌಲತ್ತಳನ್ನು ಒಲಿಸಿಕೊಳ್ಳಬೇಕೆಂದು ಸಂಕಲ್ಪಿಸಿ ದ್ದಾನೆಯೋ ಇದೊಂದು ಜಟಿಲ ಸಮಸ್ಯೆಯಾಗಿಯೇ ಇದೆ. ಇರಲಿ, ಎಂದುಕೊಂಡಳು.

ಮಾರನೆಯ ದಿನ ಪ್ರಾತಃಕಾಲ ನಗರಾಭಿಮುಖವಾಗಿ ಹೊರಟಳು. ಮೂರು ನಾಲ್ಕು ದಿನಗಳಲ್ಲಿ ನಗರವನ್ನು ಸೇರಿದಳು ಇಯಜ್‌ಖಾನನ ಶಿಬಿರಕ್ಕೆ ಹೋಗಿ ಇಯಜ್‌ಖಾನನನ್ನೂ, ದೌಲತ್ತಳನ್ನೂ ಕಂಡು ಸುಲ್ತಾನನ ಶಿಬಿರದಲ್ಲಿ ಹೋಗಿ ನಡೆದ ವೃತ್ತಾಂತವೆಲ್ಲವನ್ನೂ ಯಥಾವತ್ತಾಗಿ ತಿಳಿಸಿದಳು ಇದರಲ್ಲಿ ಏನೂ ಕುತಂತ್ರವಿಲ್ಲ ವೆಂದೂ, ಇಯಜ್‌ಖಾನನು ನಗರದ ನವಾಬಗಿರಿಯನ್ನು ಒಪ್ಪಿಕೊಳ್ಳಬೇಕೆಂದೂ ಒತ್ತಾಯ ಪಡಿಸಿದಳು ಟಿಪ್ಪೂಸುಲ್ತಾನನು ತನ್ನ ಕೈಯಲ್ಲಿ ಕೊಟ್ಟಿದ್ದ ಪತ್ರವನ್ನು ಖಾನನ ಕೈಯಲ್ಲಿ ಒಪ್ಪಿಸಿದಳು. ಖಾನನು ಮೊಹರನ್ನು ಒಡೆದು ಲಕ್ಕೋಟಿಯನ್ನು

ಬಿಚ್ಚಿ ಆ ಪತ್ರವನ್ನು ಓದಿಕೊಂಡನು ಮತ್ತೊಮ್ಮೆ ಓದಿದನು. ಅವನಿಗೆ ಆಶ್ಚರ್ಯವಾಯಿತು. ಟಿಪ್ಪಣಿಸುಲಾನನು ಎಂತಹ ರಾಜನೀತಿ ವಿಶಾರದ—ಎಂದು ಮೆಚ್ಚಿಕೊಂಡನು. ದೌಲತ್ ಮತ್ತು ರಾಧಾರಾಣಿಯವರಿಗೆ ಆ ಪತ್ರದ ಒಕ್ಕಣೆಯನ್ನು ಓದಿ ಹೇಳಿದನು.

“ನಗರದ ನವಾಬರಾದ ಇಯಜ್ ಖಾನರವರೇ !

ನಾನು ಈ ಪತ್ರವನ್ನು ಪ್ರೀತಿಯಿಂದ ಬರೆಯುತ್ತಿದ್ದೇನೆ ದೊಡ್ಡ ನವಾಬರ ಪಾದದ ಮೇಲೆ ಆಣೆಯಿಟ್ಟು ಇದರಲ್ಲಿ ಉಲ್ಲೇಖಿಸಿರುವ ಅಂಶಗಳೆಲ್ಲಾ ಅಲ್ಲವಿನಷ್ಟು ಸತ್ಯವಾದುವುಗಳೆಂದು ಹೇಳುತ್ತೇನೆ ಮೈಸೂರು ರಾಜ್ಯಕ್ಕೆ ಪ್ರತಿದಿನವೂ ಶತ್ರುಗಳ ಭಯವಿದೆ ಯೆಂಬುದು ತಮಗೆ ತಿಳಿದೇ ಇದೆ ಅದಕ್ಕಾಗಿ ಭದ್ರವಾದ ಸೇನೆಯನ್ನು ಕಟ್ಟಬೇಕು. ಆ ಸೇನೆಯ ರಚನೆಗೆ ಕೋಟ್ಯಾಂತರ ರೂಪಾಯಿಗಳು ಬೇಕು ದೊಡ್ಡ ನವಾಬರವರು ಇದಕ್ಕಾಗಿಯೇ ನಗರದಲ್ಲಿ ಸ್ವರ್ಣಸಿಂಧಿಯನ್ನಿಟ್ಟುಕೊಂಡಿದ್ದಾರೆಂದೂ, ಅದರ ರಕ್ಷಣೆಯ ಭಾರವನ್ನು ತಮಗೆ ಒಪ್ಪಿಸಿದ್ದಾರೆಂದೂ ಕೇಳಿ ತಿಳಿದಿದ್ದೆ ತಮ್ಮಲ್ಲಿ ಆ ಹಣವನ್ನು ಕೇಳಿದೆ ತಾವು ಪ್ರಸನ್ನರಾಗಲಿಲ್ಲ ಬಾಲ್ಯದಿಂದಲೂ ನಾನು ದೌಲತ್ತನನ್ನು ಪ್ರೀತಿಸುತ್ತಿದ್ದೆ ಆ ದೌಲತ್ ರಾಣಿಯು ನನ್ನನ್ನು ಪೂರ್ಣವಾಗಿ ಒಲಿದಿದ್ದಾಳೆಂದು ಬಹುಕಾಲದಿಂದ ಭಾವಿಸಿದ್ದೆ ಅದಕ್ಕೆ ಮೊದಲಿನಿಂದಲೂ ದೊಡ್ಡ ನವಾಬರು ಪ್ರತಿ ಬಂಧಕ. ದೊಡ್ಡ ನವಾಬರು ಕಾಲವಾದ ಮೇಲೆ ದೌಲತ್ ರಾಣಿಯವರನ್ನು ಒಂದಾ ವೃತ್ತಿ ದರ್ಶನ ಮಾಡಿ, ನನ್ನ ಮನದ ಹಂಬಲವನ್ನು ಹೇಳಿಕೊಳ್ಳಬೇಕೆಂದಿದ್ದೆ ನಗರದ ಕಡೆಯಿಂದಲೂ, ಮಂಗಳೂರಿನ ಕಡೆಯಿಂದಲೂ ಬರುತ್ತಿದ್ದ ಸಮಾಚಾರಗಳೆಲ್ಲಾ ವ್ಯತಿ ರಿಕ್ತವಾಗಿಯೇ ಇದ್ದುವು. ಅದರಿಂದ ಇಷ್ಟು ಮಹಾಸೇನೆಯನ್ನು ತೆಗೆದುಕೊಂಡು ಈ ಸೀಮೆಗೆ ಬಂದೆ. ನಮ್ಮ ದರಬಾರಿನವರೆಲ್ಲರೂ ದಿವಾನ್ ಮಹಮ್ಮದಾಲಿಯವರ ವಿರೋಧಿಗಳು ಅಸೂಯಾಪರರು ಅವರು ದಿವಾನರ ಮೇಲೆ ನಾನಾ ಪಿತೂರಿಗಳನ್ನು ಮಾಡುತ್ತಲೇ ಬಂದರು ಖಾಸಿಂಖಾನನನ್ನು ನೋಡಿ ಅವನು ವೀರಪುರುಷನೆಂದು ಎಷ್ಟೋ ಮೆಚ್ಚಿದೆ ಅವನು ದರಬಾರನ್ನು ತೃಣಕ್ಕಿಂತ ಕೀಳಾಗಿ ತಿರಸ್ಕರಿಸಿದನು ಈ ದರಬಾರಿನ ಪದ್ಧತಿಯಂತೆ ಶಿಕ್ಷೆಯನ್ನು ವಿಧಿಸಲೇಬೇಕಾಯಿತು. ಇವೆಲ್ಲಾ ಪ್ರಕರಣಗಳಿಂದಲೂ ನಾನು ಅತ್ಯಂತ ಖಿನ್ನನಾಗಿದ್ದೇನೆ, ನಾನು ನಗರಕ್ಕೆ ಬಂದುದು ತಪ್ಪು ! ದಿವಾನರನ್ನು ಬಲಿಗೊಟ್ಟಿದ್ದು ಮಹಾಪರಾಧ ! ಖಾಸಿಂಖಾನನನ್ನು ಗಲ್ಲಿಗೇರಿಸಿದುದು ಅಚಾರುರ್ಯ ! ಆದರೆ ತಾವು ನಗರದ ನವಾಬಗಿರಿಯನ್ನು ಪರಿತ್ಯಾಗ ಮಾಡಿದ್ದು ಸರ್ವಥಾ ಯುಕ್ತವೆಂದು ನನಗೆ ಕಾಣುವುದಿಲ್ಲ. ತಾವು ಆ ಸಮಯದಲ್ಲಿ ನಮ್ಮ ದರಬಾರಿಗೆ ದಯಮಾಡಿಸಿ ದರ್ಶನ ಕೊಟ್ಟಿದ್ದರೆ, ಈ ಪ್ರಕರಣಗಳೆಲ್ಲವನ್ನೂ ತಪ್ಪಿಸಬಹು

ದಾಗಿತ್ತು ದೊಡ್ಡ ನವಾಬರ ಸ್ವೀಕೃತ ಪುತ್ರರಿಗೆ, ಮಹಾ ವೀರಪುರುಷರಾದ ತಮಗೆ ಮೈಸೂರು ದರ್ಬಾರಿಗೆ ಬರುವ ಧೈರ್ಯವಿಲ್ಲವೆಂಬುದನ್ನು ನಾನೊಪ್ಪುವುದಿಲ್ಲ ಈ ದರ್ಬಾರಿನಲ್ಲಿ ಪ್ರತಿಯೊಬ್ಬ ಸೈನಿಕನಿಗೂ ತಮ್ಮ ಮೇಲಿನ ಅಭಿಮಾನವು ಅಪಾರ ವಾದುದು ಅದಕ್ಕೆ ಮಹಮದಾಲಿಯವರೇ ನಿದರ್ಶನ. ಜಲಾಲುದ್ದೀನರ ಭವ್ಯವರ್ತನೆಯು ಇಂದಿಗೂ ನಿದರ್ಶನ ನಾನು ತಮ್ಮ ಮೇಲೆ ಆಕ್ಷೇಪಣೆ ಮಾಡುತ್ತಿಲ್ಲ ಮೈಸೂರಿನ ರಾಜಕೀಯದಲ್ಲಿ ನಾನು ಮತ್ತು ತಾವು ಇಬ್ಬರೂ ತಪ್ಪಿ ನಡೆದಿದ್ದೇವೆಂದು ಅರಿಕೆ ಮಾಡುತ್ತೇನೆ ಒಂದು ಸಕ್ಷ ತಾವೇ ಮೈಸೂರಿನ ಸುಲ್ತಾನರಾಗಿದ್ದರೆ ಯಾವ ಕಾರಣಕ್ಕಾಗಿಯಾದರೂ, ರಾಜ್ಯ ಪರಿತ್ಯಾಗ ಮಾಡುತ್ತಿದ್ದೀರೇನು ? ಹಾಗೆಯೇ ನಗರದ ನವಾಬಗಿರಿಯನ್ನು ಪರಿತ್ಯಾಗ ಮಾಡಲು ತಮಗೆ ಅಧಿಕಾರವೆಲ್ಲಿದೆ ? ದೊಡ್ಡ ನವಾಬರ ವರು ತಮಗೆ ಒಪ್ಪಿಸಿದ ನವಾಬಗಿರಿಯನ್ನು ಕಿತ್ತುಕೊಳ್ಳಲು ನನಗೆ ಅಧಿಕಾರವೆಲ್ಲಿದೆ ? ನಮ್ಮ ಈ ಕಥೆಯನ್ನು ನೋಡಿ ನಮ್ಮ ಶತ್ರುಗಳು ಏನೆಂದುಕೊಂಡಾರು ? ತಾವು ತಮ್ಮ ನಗರದ ನವಾಬಗಿರಿಯನ್ನು ಪರಿಗ್ರಹಿಸಲೇ ಬೇಕು. ತಾವು ಇಂದಿನಿಂದ ಪುನಃ ನಗರದ ನವಾಬರೆಂದು ನಾನು ಸಾರುತ್ತೇನೆ. ತಮ್ಮ ಸದುತ್ತರವನ್ನು ನಿರೀಕ್ಷಿಸುತ್ತಿದ್ದೇನೆ ಈ ಚಿತ್ರದುರ್ಗದ ಕೋಟೆಯನ್ನು ತಮ್ಮ ಸ್ವಾಧೀನ ಪಡಿಸಿ ನಾನು ರಾಜ ಧಾನಿಗೆ ಹಿಂದಿರುಗುತ್ತೇನೆ

ತಮ್ಮ ಪ್ರಿಯಸಹೋದರ,
ಟಿಪ್ಪುಸುಲ್ತಾನ್.

ಈ ಪತ್ರವನ್ನು ಕೇಳಿ ದೌಲತ್ತಳೂ, ರಾಠೆಯೂ “ನಿಜ ! ನಿಜ ! ಅಕ್ಷರ ಅಕ್ಷರವೂ ನಿಜ !” ಎಂದು ಹೇಳಿದರು ಇಯಜ್‌ಖಾನನು ತಲೆದೂಗಿದನು. ಸ್ವಲ್ಪ ಹೊತ್ತು ಮೌನವಾಗಿದ್ದು “ಸುಲ್ತಾನನು ಮಹಾಪುರುಷ !” ಎಂದನು ಮತ್ತೇನೂ ಮಾತನಾಡಲಿಲ್ಲ !

ದೌಲತ್ ಮತ್ತು ರಾಠಾರಾಣಿಯವರ ಮನಸ್ಸಿನಲ್ಲಿ ಸುಲ್ತಾನನ ಸತ್ಯಕ್ಕೆ ಉತ್ತರವೇನು ? ಎಂಬ ಆಕಾಂಕ್ಷೆ ಎದ್ದಿತು. ಅವರಿಗೆ ಸ್ಪಷ್ಟವಾದ ಉತ್ತರವು ದೊರೆಯಲೇ ಇಲ್ಲ !

ಸುಲ್ತಾನರ ಶಿಬಿರದಲ್ಲಿ ದೌಲತ್‌ರಾಣಿ

ಇಯಜ್‌ಖಾನನು ಹುಸೇನ್‌ಖಾನನನ್ನು ಕರೆಸಿ ಅಂದಿನ ದಿನವೇ ಈ ಶಿಬಿರವನ್ನು ಎತ್ತಬೇಕೆಂದು ಆಜ್ಞಾಪಿಸಿದನು. ದೌಲತ್‌ರಾಣಿ ರಾಠಾರಾಣಿಯರು ದರಿಯಾ ಬಾಗಿಗೆ ಪ್ರಯಾಣಮಾಡಿದರು. ಅಲ್ಲಿದ್ದ ಸೈನಿಕರಿಗಿಲ್ಲಾ ಒಂದು ವರ್ಷದ ಸಂಬಳವನ್ನು ಬಟವಾಡೆ ಮಾಡಿದರು. ಸರದಾರರಿಗಿಲ್ಲಾ ಯಥೇಚ್ಛವಾಗಿ ಹಣವನ್ನು

ಕೊಟ್ಟು, ಇಯಜ್ಞಖಾನರು ಎಲ್ಲರನ್ನೂ ಸಂತೈಸಿ ಕಳುಹಿಸಿಕೊಟ್ಟರು. ಈ ಶಿಬಿರವನ್ನೆಲ್ಲಾ ಎತ್ತಿಬಿಡಲು ಮೂರುದಿನಗಳಾಯಿತು. ಆ ಮೂರು ದಿನಗಳೂ ಇಯಜ್ಞಖಾನನು ಅಲ್ಲೇ ಇದ್ದನು ಸೋನಾಮಹಲಿಗೆ ಭೇಟಿ ಕೊಡಲಿಲ್ಲ ಈ ಸಮಾಚಾರವೆಲ್ಲಾ ದಿವಾನ್ ಜನಾಲುದ್ದೀನರಿಗೆ ತಿಳಿದಿತ್ತು. ನಗರದ ನವಾಬರು ಪುನಃ ರಾಜ್ಯಭಾರವನ್ನು ಸ್ವೀಕರಿಸುವರೆಂದು ಅವರು ಭಾವಿಸಿದರು ಇದರಿಂದ ಅವರಿಗಾದ ಆನಂದಕ್ಕೆ ಪಾರವೇ ಇಲ್ಲ! ದಿವಾನ್‌ರವರು ಇಯಜ್ಞಖಾನರ ಭೇಟಿಗೆ ಹೇಳಿಕಳಿಸಿದರು ಖಾನರು ಒಪ್ಪಲಿಲ್ಲ ತಾನೇ ಬಂದು ದಿವಾನರನ್ನು ಭೇಟಿಮಾಡುವುದಾಗಿ ಉತ್ತರ ಕಳುಹಿಸಿಬಿಟ್ಟರು ಮೂರು ದಿನಗಳಲ್ಲಿ ಆ ಅರಣ್ಯಮಧ್ಯದಲಿ ಅದೇ ಪಾಳುದೇವಾಲಯ! ಅಲ್ಲಿ ಈ ರಾಜಶಿಬಿರವಿದ್ದ ಚಿಹ್ನೆಗಳೇ ಇಲ್ಲ ಕಲ್ಲಿನ ಚಪ್ಪಡಿಗಳನ್ನು ಹಾಕಿ ಆ ಮಂಟಪದ ಬಾಗಿಲು ಬಡಾಯಿಸಲ್ಪಟ್ಟಿತ್ತು ಪಾಳುದೇವಾಲಯವು ಯಥಾ ಪ್ರಕಾರ ಪಾಳುದೇವಾಲಯವೇ ಆಗಿಹೋಯಿತು.

ಸಂಧ್ಯಾಕಾಲ ಇಯಜ್ಞಖಾನನು ದರಿಯಾಬಾಗಿಗೆ ಹೋದನು ಸೋನಾಮಹಲನ್ನು ಪ್ರವೇಶಮಾಡಿದನು ದೌಲತ್ತಳನ್ನು ಭೇಟಿಮಾಡಿದನು ದೌಲತ್ತಳು ಪೂರ್ವದಂತೆ ಇಂದು ಖಾನನ ಸ್ನೇಹಿತಳಲ್ಲ! ಅವನ ಸುಖದುಃಖದಲ್ಲ ಸಮಭಾಗಿನಿಯಾದ ಧರ್ಮಪತ್ನಿ! ಅವಳ ಮುಖವು ಕಳೆಗುಂದಿತ್ತು ಅವಳ ಆ ನಿಶ್ಚೇಜವಾದ ಮುಖವನ್ನು ನೋಡಿ ಇಯಜ್ಞಖಾನನಿಗೆ ಎದೆಯೊಡೆದುಹೋಯಿತು ಅದರ ಕಾರಣವನ್ನು ಕೇಳುವ ಧೈರ್ಯ ಖಾನನಲ್ಲಿರಲಿಲ್ಲ ದೌಲತ್ತಳಿಗೂ, ಇಯಜ್ಞಖಾನನು ನವಾಬಗಿರಿಯನ್ನು ಸ್ವೀಕರಿಸುವನೋ ಇಲ್ಲವೋ ಎಂಬ ಶಂಕೆಯು ಪ್ರಬಲವಾಗಿತ್ತು ಅದನ್ನು ತಿಳಿದುಕೊಳ್ಳಬೇಕೆಂಬ ಆಶೆ! ಕೇಳಲು ಧೈರ್ಯವಿಲ್ಲ ಇಯಜ್ಞಖಾನನು ಅಲಸನಾಗಿದ್ದನು ಲೋಡನ್ನು ಒರಗಿಕೊಂಡು ಕುಳಿತುಕೊಂಡನು ದೌಲತ್ತಳು ಹುಕ್ಕಾವನ್ನು ತಂದಿಟ್ಟು ಚಿನ್ನದ ನಳಿಗೆಯನ್ನು ಖಾನನ ಕೈಗೆ ಕೊಟ್ಟಳು ಖಾನನು ಆ ನಳಿಗೆಯನ್ನು ತೆಗೆದುಕೊಂಡು ಶೀಘ್ರಪಾನಾಸಕ್ತನಾದನು ದೌಲತ್ತಳು ಮೆಲ್ಲ ಮೆಲ್ಲಗೆ ಮಾತನಾಡತೊಡಗಿದಳು ಶಿಬಿರವನ್ನು ಎತ್ತಿದ ಕಾರಣವನ್ನು ಕೇಳಿದಳು. ಆ ಶಿಬಿರ ಪ್ರದೇಶವು ಎಷ್ಟೋ ರಮಣೀಯವಾಗಿತ್ತೆಂದು ಹೇಳಿದಳು. ಈ ಸೋನಾಮಹಲಿಗಿಂತ ಆ ವನಪ್ರದೇಶವೇ ರಮ್ಯವಾಗಿದೆಯೆಂದು ಹೇಳಿದಳು ಆ ಶಿಬಿರದ ಸ್ಮರಣೆಯಲ್ಲಿ ಖಾನನು ದೌಲತ್ತಳನ್ನು ಕೊಂಚ ಪರಿಹಾಸ್ಯ ಮಾಡಿದನು. ದೌಲತ್ತಳಿಗೆ ಆ ಸ್ಮರಣೆಯು ಬಂದಿತು ಆ ಶಿಬಿರವು ದೌಲತ್ತಳ ಸ್ವಯಂಪರಮಂಟಪ! ಅವಳು ನಾಚಿಕೆಯಿಂದ ತಲೆ ತಗ್ಗಿಸಿದಳು. ಈ ಸಮಯಕ್ಕೆ ಸರಿಯಾಗಿ ರಾಧೆಯು ಅಂತಃಪುರದೊಳಗೆ ಪ್ರವೇಶಮಾಡಿದಳು ದೌಲತ್ತರಾಣಿಯೂ, ಖಾನನೂ ಏಕಾಂಕದಲ್ಲಿರುವುದನ್ನು ನೋಡಿ ರಾಧೆಗೆ ಆನಂದನಾಯಿತು. ಇದು ನಿಜವಾದ ಗೃಹಸ್ಥ

ಶ್ರಮ ಎಂದುಕೊಂಡಳು ಒಳಗೆ ಬಂದು ದೌಲತ್ತಳ ಪಕ್ಕದಲ್ಲಿ ಕುಳಿತು ಅವಳ ಬೆನ್ನು ತಟ್ಟಿದಳು

ಖಾನನು ಚಮಕಿತನಾಗಿ ನೋಡಿದನು ಸರಿಯಾಗಿ ಕುಳಿತುಕೊಂಡು ಮುಗುಳು ನಗೆಯಿಂದ, “ರಾಧಾರಾಣಿಯವರೇ! ಯಾವ ಹೊಸ ಸಂಧಾನವನ್ನು ತಂದಿದ್ದೀರಿ?” ಎಂದು ಹಾಸ್ಯಮಾಡಿ ಕೇಳಿದನು

ರಾಧೆಯು ನಗುತ್ತಾ “ನವಾಬರೇ! ನನ್ನ ಸಂಧಾನವೇನಿದೆ? ತನ್ನಷ್ಟಕ್ಕೆ ತಾನೇ ನಡೆಯುವ ಸಂಧಿ-ವಿಗ್ರಹಗಳಲ್ಲಿ ನಾನು ಸಾಕ್ಷಿ” ಎಂದಳು

ಇಯಜ್—ರಾಧಾರಾಣಿಯವರೇ! ತಮ್ಮ ಬುದ್ಧಿಯು ಅಸಾಧಾರಣವಾದುದು. ಈ ದೌಲತ್ತರಾಣಿಯವರನ್ನು ನನಗೆ ಸ್ವಯಂವರ ಮಾಡಿಸಿದವರು ನೀವು ಈ ನಗರದ ರಾಜ್ಯವನ್ನು ಪುನಃ ನನಗೆ ಕೊಡಿಸಲು ಸಂಧಾನ ಮಾಡುತ್ತಿರುವವರು ತಾವು. ತಮ್ಮ ಕ್ರಿಯಾಶಕ್ತಿಯು ಮತ್ತಾವ ಕಡೆಗೆ ತಿರುಗುತ್ತದೋ ನೋಡಬೇಕು?

ರಾಧೆ—ಖಾನರೇ! ಆ ಉಪಚಾರೋಕ್ತಿಗಳು ಹಾಗಿರಲಿ! ತಾವು ನಗರದ ನವಾಬಗಿರಿಯನ್ನು ಸ್ವೀಕಾರಮಾಡಲು ಏನು ಹೇಳುತ್ತೀರಿ? ನಾನು ಸುಲ್ತಾನರವರಿಗೆ ಸ್ವಷ್ಟವಾದ ಉತ್ತರ ಕೊಡಲೇಬೇಕು ಇದು ಸಾಮಾನ್ಯವಿಚಾರವಲ್ಲ. ಮಹತ್ತರವಾದ ರಾಜಕೀಯ

ಇಯಜ್—ರಾಣಿಯವರೇ! ಹೌದು, ಅದು ನಿಜ. ಅಂದು ರಣಕ್ಷೇತ್ರದಲ್ಲಿ ನೀವು ನಿಮ್ಮ ಪ್ರಾಣವನ್ನೊಪ್ಪಿಸಿ ಸುಲ್ತಾನರ ಪ್ರಾಣವನ್ನು ಉಳಿಸಿದಿರಿ ಈ ನಗರದ ನವಾಬಗಿರಿಯನ್ನು ಸುಲ್ತಾನರು ತಮಗಾಗಿ ನನಗೆ ಪುರಸ್ಕಾರ ಕೊಟ್ಟಿದ್ದರೂ ಕೊಟ್ಟಿರಬಹುದು

ರಾಧೆ—ಕಾರ್ಯಕಾರಣಗಳು ಹೇಗೇ ಇರಲಿ, ತಾವು ನಗರದ ನವಾಬಗಿರಿಯನ್ನು ಮನಃಪೂರ್ವಕವಾಗಿ ಸ್ವೀಕರಿಸಬೇಕೆಂಬುದೇ ನನ್ನ ಆಕಾಂಕ್ಷೆ

ಇಯಜ್—ರಾಧಾರಾಣಿಯವರೇ! ಅದು ಸೂಕ್ತವಾಗಿಯೇ ಇದೆ ದೌಲತ್ತರಾಣಿಯವರಿಗಾಗಿ ನಾನು ಹೇಗೆ ಹೇಗೆ ಈ ರಾಜ್ಯಪರಿತ್ಯಾಗ ಮಾಡಿದನೋ, ಹಾಗೆಯೇ ಸುಲ್ತಾನರವರು ಇನ್ನೂ ಅತಿಶಯವಾದ ಔದಾರ್ಯದಿಂದ ಈ ನಗರದ ನವಾಬಗಿರಿಯನ್ನು ನನಗೊಪ್ಪಿಸಿದ್ದಾರೆ ಇಂದು ನಾನು ಗೃಹಸ್ಥ! ಈ ನವಾಬಗಿರಿಯನ್ನೊಪ್ಪಿಕೊಂಡು, ಈ ದೌಲತ್ತರಾಣಿಯವರೊಡನೆ ಸುಖವಾಗಿರಬಹುದು. ಆದರೆ ಇಂದಿನಿಂದ ನಾನು ಸ್ವತಂತ್ರನಲ್ಲ. ಸುಲ್ತಾನರ ಗುಲಾಮ ನಾನು ನಗರದ ನವಾಬಗಿರಿಯನ್ನು ಸ್ವೀಕರಿಸಿದರೆ ಮಹಮ್ಮದಾಲಿಯವರ ಪುಣ್ಯಮೂರ್ತಿಯು ಪ್ರತಿ ಏನವೂ ನನ್ನ ಮುಂದೆ ಬಂದು ನಿಲ್ಲುತ್ತದೆ. ಅವರಿಗೆ ಏನು ಹೇಳಲಿ? ಖಾಸಿಂ ಖಾನನ ವೀರಮೂರ್ತಿಯು ಪ್ರತಿಕ್ಷಣದಲ್ಲಿಯೂ ನನ್ನ ಮುಂದೆ ಪ್ರತ್ಯಕ್ಷವಾಗುತ್ತದೆ.

ಅದಕ್ಕೇನು ಉತ್ತರ ಕೊಡಲಿ ? ಸುಲ್ತಾನರ ಸೈನ್ಯದಿಂದ ಪ್ರಕ್ಷುಬ್ಧರಾಗಿರುವ ಈ ಹಿಂದೂ ಪಾಳಯಗಾರರಿಗೆ ಏನು ಆಶ್ವಾಸನ ಕೊಡಲಿ ? ಇದಕ್ಕೆಲ್ಲಾ ನಾನೇನು ಮಾಡಲಿ ? ನೀವು ನನ್ನ ನವಾಬಗಿರಿಯನ್ನು ಹೃತ್ಪೂರ್ವಕವಾಗಿ ಅಭಿಲಾಷಿಸುತ್ತೀರಿ! ದೌಲತ್‌ರಾಣಿಯವರೇನು ಹೇಳುತ್ತಾರೆ ?

ದೌಲತ್ — ನಾನು ನವಾಬಗಿರಿಯನ್ನು ಒಪ್ಪುವುದಿಲ್ಲ ತಮ್ಮ ವೀರತ್ವಕ್ಕೆ ಕಳಂಕ ಬರುವ ಚಿನ್ನದ ಬೆಟ್ಟವಾದರೂ ಅದು ನನಗೆ ಬೇಡ! ನಾನು ತಮ್ಮೊಡನೆ ವನವಾಸಿಯಾಗಿ ಈ ಪಶ್ಚಿಮಘಟ್ಟದ ವನಪ್ರದೇಶದಲ್ಲಿ ಅಲಿಯಲು ಸಂತೋಷದಿಂದ ಸಿದ್ಧಳಾಗಿರುವೆನು.

ರಾಧೆಯ ಕಣ್ಣುಗಳಲ್ಲಿ ಜಲಧಾರೆಯು ಹರಿಯಿತು ! ಅವಳು ಗದ್ಗದ ಸ್ವರದಿಂದ ಆ ವೀರದಂಪತಿಗಳನ್ನು ಕೊಂಡಾಡಿದಳು.

ರಾಧಾರಾಣಿಯು ಇಯಜ್‌ಖಾನನ ಕಡೆ ತಿರುಗಿ “ಖಾನರವರೇ ! ತಾವು ಸುಲ್ತಾನರ ಸೌಜನ್ಯಕ್ಕೆ, ಅವರ ಔದಾರ್ಯಕ್ಕೆ ಏನು ಉತ್ತರ ಕೊಡುವಿರಿ ?” ಎಂದು ಕೇಳಿದಳು

ಇಯಜ್‌ಖಾನನು ರಾಣಿಯವರೇ ! ನಾನು ಸದುತ್ತರವನ್ನು ಕೊಡುವೆನು ಅದನ್ನು ತಾವೇ ಕೊಂಡುಹೋಗಿ ಸುಲ್ತಾನರವರಿಗೆ ತಲಪಿಸಬೇಕು. ಇದು ನನ್ನ ಪ್ರಾರ್ಥನೆ ಎಂದುತ್ತರವಿತ್ತನು.

ರಾಧಾರಾಣಿಯು ಆ ಮಹಾನುಭಾವನಾದ ಸುಲ್ತಾನನನ್ನು ನಾನು ಮನ ನೋಯಿಸಲಾರೆ ಅವರ ಆ ಪ್ರಸನ್ನ ಪತ್ರಕ್ಕೆ ತಮ್ಮದು ವಿಮುಖವಾದ ಉತ್ತರ ! ಅದನ್ನು ಧರಿಸಿ ಭರಿಸುವ ಶಕ್ತಿಯು ನನಗಿಲ್ಲ ! ಎಂದಳು.

ದೌಲತ್ — ಆ ಉತ್ತರವನ್ನು ನನ್ನ ಕೈಗೆ ಕೊಡಿರಿ ನಾನು ತಮ್ಮ ಅರ್ಥಾಂಗ ಅದರಲ್ಲಿ ಹಾಲಾಹಲವಿಷವಿದ್ದರೂ ಅದನ್ನು ನಾನು ಕೊಂಡುಹೋಗಿ ತಲಪಿಸುತ್ತೇನೆ ಎಂದು ಹೇಳಿದಳು.

ಖಾನನು ನಕ್ಕನು.

ರಾಧೆಯು ಬೆಪ್ಪಾಗಿ ನೋಡುತ್ತ ಕುಳಿತಳು.

ಮಾರನೆಯ ದಿನವೇ ದೌಲತ್‌ಳು ಸುಲ್ತಾನನ ಶಿಬಿರಕ್ಕೆ ಪ್ರಯಾಣಮಾಡಲು ಎಲ್ಲವೂ ಸಿದ್ಧನಾಯಿತು ಖಾನನು ಬಹುಕಷ್ಟದಿಂದ ಸುಲ್ತಾನರಿಗೆ ಪತ್ರವನ್ನು ಬರೆದು ಸಿದ್ಧಗೊಳಿಸಿದನು. ಆ ಪತ್ರದ ವಿವರಣೆಯು ಹೀಗಿದ್ದಿತು—

“ಷರ್ಹಾಷ್‌ಹಾ ಮೈಸೂರಿನ ಸುಲ್ತಾನರವರೇ !

ತಮ್ಮ ಪ್ರೀತಿಯ ಪತ್ರವು ನನಗೆ ಬಂದು ತಲುಪಿತು ಎಷ್ಟೇ ಪ್ರಯತ್ನ ಪಟ್ಟರೂ ಅದಕ್ಕೆ ಉತ್ತರ ಕೊಡುವ ಧೈರ್ಯವು ನನಗೆ ಬಾರದಾಯಿತು ತಾವು

ತೋರಿಸಿರುವ ಸೌಜನ್ಯ ಔದಾರ್ಯಗಳಿಗೆ ಉತ್ತರ ಕೊಡುವವನಾರು? ನಿಜವಾಗಿಯೂ ದೊಡ್ಡ ನವಾಬರಿಗೆ ಕೂಡ ಇಂತಹ ಹೃದಯ ವೈಶಾಲ್ಯವಿದ್ದಿತೆಂದು ನಾನು ಬಗೆಯಲಾರೆ ತಮ್ಮ ಪತ್ರಕ್ಕೆ ಸಮಂಜಸವಾದ ಉತ್ತರವೆಂದರೆ ನಾನು ಸನ್ನಿಧಾನಕ್ಕೆ ಹಾಜರಾಗಿ ಅನುರಣಾಂತ ತಮ್ಮ ಸೇವೆಯಲ್ಲಿ ಜನ್ಮ ಸಾರ್ಥಕ ಮಾಡಿಕೊಳ್ಳುವುದೇ ಆಗಿದೆ ಮೈಸೂರಿನ ಪ್ರಕೃತ ರಾಜಕಾರಣವನ್ನು ವಿಮರ್ಶಿಸಿದರೆ ನಾನು ಪುನಃ ನಗರದ ನವಾಬನಾಗುವುದು ಶ್ರೇಯಸ್ಕರವಲ್ಲ ದಿವಾನ್ ಜನಾಲ್ಕುದ್ದೀನರು ದಕ್ಷರಾದ ಅಧಿಕಾರಿಗಳು ಅವರ ಆಡಳಿತದಲ್ಲಿ ನಗರವು ಶಾಂತವಾಗಿದೆ ನಾನು ನಗರದ ರಾಜ್ಯವನ್ನು ಬಿಟ್ಟು ದೇಶಾಂತರ ಹೋಗುತ್ತೇನೆ ಅದಕ್ಕೆ ಅನುಚ್ಛೆಯನ್ನು ಕೊಡೋಣವಾಗಲಿ ಈ ಮೈಸೂರು ರಾಜ್ಯಕ್ಕೋಸ್ಕರ ಹೊರದೇಶದಲ್ಲಿ ಸೇವೆ ಮಾಡುವುದು ನನ್ನ ಪಾಲಿಗೆ ಬಂದ ಭಾಗ್ಯವೆಂದುಕೊಳ್ಳುತ್ತೇನೆ. ನನ್ನ ಅಪರಾಧವನ್ನು ಕ್ಷಮಿಸಿರಿ ತಮ್ಮ ಅಪರಾಧವು ಎಳ್ಳಷ್ಟೂ ಇಲ್ಲ. ದೊಡ್ಡ ನವಾಬರಿದ್ದಿದ್ದರೂ ದರ್ಬಾರೀಪದ್ಧತಿಯಂತೆ ಹೀಗೇ ಆಗುತ್ತಿತ್ತು ಮೈಸೂರಿನ ಸಿಂಹಾಸನದಲ್ಲಿ ನಾನೇ ಕುಳಿತಿದ್ದರೂ ಹೀಗೆಯೇ ಮಾಡುತ್ತಿದ್ದೆನೆಂದು ನನ್ನ ಅಂತರಾತ್ಮವು ಹೇಳುತ್ತದೆ ಆದರೂ ಮಹಾ ಪುರುಷರಾದ ಮಹಮ್ಮದಾಲಿಯವರಿಗಾಗಿಯೂ, ವೀರಾಗ್ರೇಸರನಾದ ಖಾಸಿಂಖಾನನಿಗಾಗಿಯೂ ನಾನು ಅನುರಣಾಂತ ದುಃಖಿಸದೇ ತಪ್ಪದು ತಾವೂ ಮಾನವಹೃದಯದಿಂದ ಪರಿತಪಿಸುವಿರಿಂಬುದನ್ನು ನಾನು ಬಲ್ಲೆ ಮುಂದಾದರೂ ನಮ್ಮಗಳ ಕೈಯಿಂದ ಭಗವಂತನು ಇಂತಹ ಕಾರ್ಯಗಳನ್ನು ಮಾಡಿಸದಿರಲಿ ಹುಜೂರಿನ ಅಪ್ಪಣೆಯಂತೆ ಅಲ್ಲಿಯ ಕಾರ್ಯಕಲಾಪಗಳಿಗಾಗಿ ಒಂದು ಕೋಟಿ ವರಹಾಗಳನ್ನು ಸನ್ನಿಧಾನಕ್ಕೆ ಅರ್ಪಿಸಿದ್ದೇನೆ.

ತಮ್ಮ ಸೇವಕ,

ಇಯಜ್‌ಖಾನ್."

ಈ ಪತ್ರವನ್ನು ದಾಲತ್‌ಗಳು ಕೈಗೆ ತೆಗೆದುಕೊಂಡಳು ರಾಧಾರಾಣಿಯೂ, ದಾಲತ್‌ಳೂ ಆ ಪತ್ರವನ್ನು ಓದಿ ನೋಡಿದರು ನಾಲಕ್ಕಾರು ಬಾರಿ ಓದಿದರು. ಸುಲ್ತಾನನ ಪತ್ರವನ್ನು ತೆಗೆದಿಟ್ಟುಕೊಂಡು ಎರಡನ್ನೂ ಹೊಂದಿಸಿ ಓದಿ ನೋಡಿದರು ಅದು ಸರಿಯೇ, ಇದು ಸರಿಯೇ! ಎಂದು ಮಾತನಾಡಿಕೊಂಡರು ಸುಮ್ಮನಾದರು! ದಾಲತ್‌ಗಳು ಉತ್ಸಾಹದಿಂದ ಪ್ರಯಾಣಕ್ಕೆ ಸಿದ್ಧಳಾದಳು ಒಂಟಿಗಳ ಮೇಲೆ ಚಿನ್ನದ ಮೊಹರಾಗಳ ಧೈಲಿಗಳನ್ನು ಹೇರಿ ಭದ್ರವಾಗಿ ಕಟ್ಟಿದರು ಇನ್ನೂ ರೈವತ್ತು ಮಂದಿ ಕುದುರೆಯ ಸವಾರರು ಕಾವಲಿಗಾಗಿ ಹೊರಟರು. ಹುಸೇನ್‌ಖಾನನು ಅವರ ನಾಯಕನಾಗಿ ಮುಂದೆ ಹೊರಟನು. ಈ ಪುಟ್ಟ ಸೈನ್ಯವು ನಗರದಿಂದ ಚಿತ್ರದುರ್ಗಕ್ಕೆ ಪ್ರಯಾಣ ಮಾಡುವ

ದಕ್ಕೆ ದಿವಾನ್ ಜಲಾಲುದ್ದೀನರ ರಹದಾರಿಯಿತ್ತು ಹೀಗೆ ದಾಲತ್ತಳು ಸುಲ್ತಾನನ ಶಿಬಿರಕ್ಕೆ ತೆರಳಿದಳು.

ಸೋನಾಮಹಲಿನಲ್ಲಿ ಇಂದು ದಾಲತ್ತಳಲ್ಲ ದಾಲತ್ತಳಲ್ಲದ ಮಹಲು ಕಲಾಹೀನವಾಗಿ ಭಾಸವಾಗುತ್ತದೆ ಖಾನನ ಮನಸ್ಸು ಇಂದು ಉದ್ವಿಗ್ನವಾಗಿದೆ ರಾಧಾರಾಣಿಯು ಖಾನನನ್ನು ಎಷ್ಟೋ ಉಪಚರಿಸಿದಳು ಅಂದು ಆ ಸೋನಾಮಹಲಿನಲ್ಲಿ ಆವರಿಬ್ಬರೇ ! ಖಾನನು ತಾನು ನಗರದ ರಾಜ್ಯವನ್ನು ಬಿಟ್ಟುಹೋಗುವ ನಿರ್ಧಾರವನ್ನು ಮತ್ತೊಮ್ಮೆ ರಾಧಾರಾಣಿಗೆ ವಿವರಿಸಿ ಹೇಳಿದನು ಬಗೆಬಗೆಯಿಂದ ರಾಧೆಯನ್ನು ಒಪ್ಪಿಸಿದನು. ಮಾರನೇ ದಿನ ಪ್ರಾತಃಕಾಲದಲ್ಲಿಯೇ ಇಯಜ್ ಖಾನನು ಅಶ್ವಾರೂಢನಾಗಿ ಹೊರಟನು ರಾಧೆಯು ಕುದುರೆಯನ್ನೇರಿ ಸ್ವಲ್ಪ ದೂರ ಹಿಂಬಾಲಿಸಿದಳು. ಆ ಸಮಯಕ್ಕೆ ಸರಿಯಾಗಿ ಜಲಾಲುದ್ದೀನರು ಒಂದು ನವಾಬರ ದರ್ಶನವನ್ನು ತೆಗೆದುಕೊಂಡರು ನವಾಬರು ಹರ್ಷಚಿತ್ತರಾಗಿ, ತಾವು ಆ ದಿನವೇ ನಗರದ ಶೀಮೆಯನ್ನು ಬಿಟ್ಟು ಹೊರಡುವುದಾಗಿಯೂ, ಈ ವಿಷಯವನ್ನು ಸುಲ್ತಾನರಿಗೆ ಬರೆದು ಕಳಿಸಿರುವುದಾಗಿಯೂ ಹೇಳಿದರು ಅವರನ್ನು ಬೀಳ್ಕೊಂಡು ಹೊರಟರು ರಾಧಾರಾಣಿಯು ಹಿಂದೆ ಹಿಂದೆ ಹೋದಳು. ಸ್ವಲ್ಪದೂರ ನಡೆಯುತ್ತಲೇ ಖಾನನು ರಾಧಾರಾಣಿಗೆ ವಂದಿಸಿ, ಅವರ ಅಪ್ಪಣೆಯನ್ನು ಬೇಡಿದನು ಅರಣ್ಯ ಪ್ರದೇಶದಲ್ಲಿ ಮಧ್ಯಮಾರ್ಗದಲ್ಲಿ ಸಜಲನಯನೆಯಾಗಿ ರಾಧೆಯು ಬಿರುಗಣ್ಣು ಬಿಟ್ಟು ನೋಡುತ್ತಾ ನಿಂತಳು ಕುದುರೆಯು ತಾನಾಗಿ ನಿಂತಿತು ಖಾನನು ವೇಗವಾಗಿ ತನ್ನ ಕುದುರೆಯನ್ನು ಬಿಡಿಸಿದನು. ಖಾನನ ಮೂರ್ತಿಯು ಕಣ್ಣಿಗೆ ಕಾಣುವವರೆಗೂ, ಖಾನನ ಕುದುರೆಯ ಖುರ್ದ್ವನಿಯು ಕಿವಿಗೆ ಕೇಳುವವರೆಗೂ ರಾಧೆಯು ನಿಂತಲ್ಲಿಯೇ ಶಿಲಾಮೂರ್ತಿಯಂತೆ ನಿಂತಿದ್ದಳು ಖಾನನು ಬಹುದೂರ ಹೊರಟುಹೋದನು ರಾಧಾರಾಣಿಯು ನಿರ್ವಿಣ್ಣುಳಾಗಿ ಹಿಂದಿರುಗಿದಳು

ಖಾನನು ಎಲ್ಲಿ ಹೋದನೋ ! ಯಾರಿಗೂ ಗೊತ್ತಿಲ್ಲ. ಅವನನ್ನು ಆಮೇಲೆ ಯಾರೂ ಎಲ್ಲಿಯೂ ಕಾಣಲಿಲ್ಲ !

ರಾಧಾರಾಣಿಯು ಸೋನಾಮಹಲಿಗೆ ಹಿಂತಿರುಗಿದಳು. ಅಲ್ಲಿ ದಾಲತ್ತಳಲ್ಲ ಖಾನನು ಸರ್ವಸ್ವವನ್ನೂ ತ್ಯಾಗ ಮಾಡಿ, ತನ್ನ ಎದುರಿನಲ್ಲಿಯೇ ಹೊರಟುಹೋಗಿದ್ದಾನೆ ಆ ದುರ್ಭರವಾದ ಹೃದಯವೇದನೆಯನ್ನು ಸಹಿಸಲು ಅವಳಿಂದ ಸಾಧ್ಯವಾಗಲಿಲ್ಲ. ಅವಳು ತಕ್ಷಣವೇ ಹುಚ್ಚಳಂತೆ ಸೋನಾಮಹಲನ್ನು ಬಿಟ್ಟು ಹೊರಟಳು ಸುಲ್ತಾನರ ಶಿಬಿರಾಭಿಮುಖವಾಗಿ ಪ್ರಯಾಣ ಮಾಡಿದಳು. ಆ ಪ್ರಯಾಣದಲ್ಲಿ ಸಾಲತ್ತಳನ್ನು ಸೇರುವವರೆಗೆ ರಾಧೆಯು ಎಲ್ಲಿಯೂ ನಿಲ್ಲಲಿಲ್ಲ ಯಾರೊಡನೆಯೂ

ಮಾತನಾಡಲಿಲ್ಲ. ದೌಲತ್ತಳನ್ನು ನೋಡಿದರೆ ಅವಳ ಹೃದಯಕ್ಕೆ ಶಾಂತಿಯಾದೀತು.

ಮಧ್ಯಮಾರ್ಗದಲ್ಲಿ ರಾಧೆಯು ದೌಲತ್ತಳನ್ನು ಸಂಧಿಸಿದಳು ದೌಲತ್ತಳು ರಾಧೆಯನ್ನು ನೋಡಿ ಆನಂದಿಸಿದಳು ಅವಳನ್ನು ಆಲಿಂಗಿಸಿದಳು ದೌಲತ್ತಳಿಗೆ ಎಷ್ಟೋ ಧೈರ್ಯವು ಬಂದ ಹಾಗಾಯಿತು ರಾಧೆಯು ಖಾನನನು ಹೊರಟುಹೋದ ಸಮಾಚಾರವನ್ನು ದೌಲತ್ತಳಿಗೆ ನಿದಾನವಾಗಿ ತಿಳಿಸಿದಳು. ದೌಲತ್ತಳು ದುಃಖಪಡಲಿಲ್ಲ, ಭಯಪಡಲಿಲ್ಲ ದೌಲತ್ತಳು “ರಾಧಾರಾಣಿ ! ಆ ಇಯಜ್‌ಖಾನನರು ಎಲ್ಲಿದ್ದರೂ ಪರಾಕ್ರಮಶಾಲಿ ! ಈ ಭೂಮಿಯನ್ನು ಆಳುವುದಕ್ಕಾಗಿ ಜನ್ಮವೆತ್ತಿರುವ ವೀರಪುರುಷ ಅವನನ್ನು ಅಂತಃಪುರದ ಪಂಜರದಲ್ಲಿ ಕೂಡಿಹಾಕಲಾದೀತೇ ? ನಾನು ಎಲ್ಲಿದ್ದರೂ ಆ ಇಯಜ್‌ಖಾನನ ಅರ್ಥಾಂಗಿ ದೇವಿ ! ಅದಕ್ಕಾಗಿ ನೀನೇಕೆ ದುಃಖಿಸುವೆ ?” ಎಂದಳು

ರಾಧೆ — ದೌಲತ್ ! ನಾನು ದುಃಖಿಸುತ್ತಿಲ್ಲ ತಾನಾಗಿ ಯಾವುದೋ ಉದ್ದೇಗವು ಬಂದು ಹೃದಯವನ್ನು ಕಲಕುತ್ತಿದೆ ಮನಸ್ಸನ್ನು ಸುಡುತ್ತಿದೆ ನಾವೆಲ್ಲರೂ ಮಾನವಲೋಕದ ಪ್ರಾಣಿಗಳು ದುಃಖದಲ್ಲಿ ದುಃಖ, ಸುಖದಲ್ಲಿ ಸಂತೋಷಗಳನ್ನು ಅನುಭವಿಸುತ್ತಿರುವ ಪಾಮರ ವ್ಯಕ್ತಿಗಳು ನಿನ್ನ ಸನ್ನಿಧಾನದಿಂದ ನಾನು ಶಾಂತಳಾದೆ ನನಗೆ ನೀನೇ ಸರ್ವಸ್ವ ! ಎಂದುತ್ತರವಿತ್ತಳು

ದೌಲತ್ತಳೂ, ರಾಧಾರಾಣಿಯೂ ನಾಲ್ಕನೇ ದಿನ ಸುಲ್ತಾನನ ಶಿಬಿರಕ್ಕೆ ಹೋಗಿ ತಲುಪಿದರು ಆ ಶಿಬಿರಕ್ಕೆ ನಾಲ್ಕು ಮೈಲಿಗಳ ದೂರದಲ್ಲಿ ಬೀಡುಬಿಟ್ಟರು ಸುಲ್ತಾನನ ಶಿಬಿರಕ್ಕೆ ಸಮಾಚಾರವನ್ನು ಹೇಳಿ ಕಳುಹಿಸಿದರು ಸುಲ್ತಾನನು ದೌಲತ್ ರಾಣಿಯವರೂ, ರಾಧಾರಾಣಿಯವರೂ ತನ್ನ ದರ್ಶನಕ್ಕೆ ಬಂದಿದ್ದಾರೆಂಬುದನ್ನು ಕೇಳಿ ಹರ್ಷಿತನಾಗಿ ಅವರನ್ನು ಎದುರುಗೊಂಡು ಕರೆತರುವಂತೆ ಸರದಾರರನ್ನು ಕಳಿಸಿದರು ಸರದಾರರು ಬಂದು ದೌಲತ್ ರಾಣಿಯವರಿಗೆ ಮುಜರೆ ಮಾಡಿ ಸುಲ್ತಾನರ ಅಪ್ಪಣೆಯನ್ನು ತಿಳಿಸಿದರು ದೌಲತ್ ರಾಣಿಯವರೂ, ರಾಧಾರಾಣಿಯೂ ಮ್ಯಾನಾದಲ್ಲಿ ಕುಳಿತು ಸುಲ್ತಾನನ ಶಿಬಿರಕ್ಕೆ ಹೊರಟರು. ಹುಸೇನ್‌ಖಾನನು ಒಂಟಿಗಳನ್ನು ಸುಲ್ತಾನನ ಶಿಬಿರಕ್ಕೆ ಸಾಗಿಸಿಕೊಂಡು ಹೋದನು ಸುಲ್ತಾನನು ತನ್ನ ವಾಸಗೃಹದ ಬಾಗಿಲಿನಲ್ಲಿಯೇ ಇಬ್ಬರು ರಾಣಿಯವರನ್ನೂ ಎದುರುಗೊಂಡನು ಆದರದಿಂದ ಒಳಕ್ಕೆ ಕರೆದೊಯ್ದು ಮರ्याದೆಯಿಂದ ಆಸನದಲ್ಲಿ ಕುಳ್ಳಿರಿಸಿದನು ಸುಲ್ತಾನನೂ ತನ್ನ ಆಸನದಲ್ಲಿ ಕುಳಿತನು ಪರಸ್ಪರ ಕುಶಲಪ್ರಶ್ನೆಗಳಾದ ನಂತರ ರಾಣಿಯವರುಗಳು ದಯಮಾಡಿಸಿದ ಕಾರಣವೇನೆಂದು ಸುಲ್ತಾನನು ವಿಚಾರಿಸಿದನು ರಾಧಾರಾಣಿಯು ಆಸನದಿಂದ ಎದ್ದು ಸುಲ್ತಾನನನ್ನು ವಂದಿಸಿ ಇಯಜ್‌ಖಾನರ ಪತ್ರವನ್ನು ಮರ್ಯಾದೆಯಿಂದ ಸುಲ್ತಾನನಿಗೆ ಒಪ್ಪಿಸಿದಳು ಸುಲ್ತಾನನು ಅದು ಇಯಜ್‌ಖಾನರ ಪತ್ರವೆಂದು ತಿಳಿಯುತ್ತಲೇ ಆದರದಿಂದ ಸ್ವೀಕರಿಸಿದನು.

ಆ ಸತ್ರವನ್ನು ಬಿಚ್ಚಿ ಓದಿದನು ಆ ಸತ್ರವನ್ನು ಓದುತ್ತ ಓದುತ್ತ ಅವನ ಕಣ್ಣು ಗಳಲ್ಲಿ ನೀರು ಸುರಿಯಿತು ಕಂಠವು ಗದ್ಗದವಾಯಿತು. “ನಾನು ಬಟ್ಟೆ ಇಯಜ್ಞ ಖಾನನು ಹರಗಾರ” ಎಂದು ಹೇಳಿದನು ಒಂದು ಕೋಟಿ ವರಹಾಗಳನ್ನು ಕಳುಹಿಸಿ ದ್ದೇನೆ ಎಂಬುದನ್ನು ಓದಿ ಸುಲ್ತಾನನಿಗೆ ಆಶ್ಚರ್ಯವಾಯಿತು ! ಸುಲ್ತಾನನು ಸಹಿಸಲಾರದ ದುಃಖದಿಂದ “ರಾಣಿಯವರೇ ! ಇಯಜ್ಞ ಖಾನರು ಎಲ್ಲಿದ್ದಾರೆ ? ಯಾವಾಗ ನಗರವನ್ನು ಬಿಟ್ಟು ಹೋಗುತ್ತಾರೆ ? ತಪ್ಪು ಜೊತೆಯಲ್ಲಿ ನಾನೇ ಬಂದು ಅವರ ಭೇಟಿ ಮಾಡಿದರೆ ಅವರು ಹೇಗೆ ನಿರೋಧಿಸಬಲ್ಲರು ?” ಎಂದು ಕೇಳಿದನು

ರಾಧಾರಾಣಿಯು ಗಹಗಹಿಸಿ ನಕ್ಕಳು ! “ಸುಲ್ತಾನರೇ ಇಯಜ್ಞ ಖಾನರು ನನ್ನ ಎದುರಿನಲ್ಲಿಯೇ ಹೊರಟುಹೋದರು ನಾನು ಅತಿ ಕಷ್ಟದಿಂದ ಅವರನ್ನು ಸಾಗುಗಳಿಸಿ ಬಂದೆನು” ಎಂದು ಹೇಳಿದಳು.

ಸುಲ್ತಾನನು ದೀರ್ಘವಾದ ನಿಟ್ಟುಸಿರು ಬಿಟ್ಟು ಆಸನವನ್ನು ಒರಗಿದನು ದಾಲತ್ತಳು “ಸುಲ್ತಾನರೇ ! ಏಳಿ ನೀವು ಹೀಗೆ ಅಧೀರರಾದರೆ ರಾಜಕಾರ್ಯವು ಹೇಗೆ ನಡೆಯಬೇಕು ?” ಎಂದು ಸುಲ್ತಾನನಿಗೆ ಹಸ್ತಲಾಘವ ಕೊಟ್ಟು ಎಬ್ಬಿಸಿದಳು.

ದಾಲತ್ತಳೂ, ರಾಧೆಯೂ ಸುಲ್ತಾನನನ್ನು ದರಬಾರಿನ ಮಂದಿರಕ್ಕೆ ಕರೆದೊಯ್ದರು ಅಲ್ಲಿ ಹುಸೇನ್ ಖಾನನು ನೆಲ ಮುಟ್ಟಿ ಸಲಾಂ ಮಾಡಿದನು ಸುಲ್ತಾನನು ಅವನಿಗೆ ಹಸ್ತಲಾಘವ ಕೊಟ್ಟು ಆಲಿಂಗಿಸಿದನು “ಸೇನಾಪತಿಗಳೇ ! ಅಂದು ಯುದ್ಧಕ್ಷೇತ್ರದಲ್ಲಿ ನಿಮ್ಮ ರಣಸಾಹಸವನ್ನು ನೋಡಿ ಮೆಚ್ಚಿದೆ” ಎಂದು ಶ್ಲಾಘಿಸಿದನು ಹುಸೇನ್ ಖಾನನು ಕೋಟಿ ಚಿನ್ನದ ವರಹಾಗಳನ್ನು ಸುಲ್ತಾನನಿಗೆ ಒಪ್ಪಿಸಿದನು. ಅದನ್ನು ನೋಡಿ ಸುಲ್ತಾನನು ಅಪ್ರತಿಭನಾದನು. ಹಿಂದಿರುಗಿ ದಾಲತ್ತಳ ಕಡೆಗೂ ರಾಧಾರಾಣಿಯ ಕಡೆಗೂ ನೋಡಿ, “ರಾಣಿಯವರೇ ! ನಿಮ್ಮ ಉಪಕಾರವು ಎಂದೆಂದಿಗೂ ಮರೆಯದಂತಹುದು ! ಇಯಜ್ಞ ಖಾನರ ಋಣವನ್ನು ತೀರಿಸಲು ನನಗೆ ಶಕ್ತಿ ಇಲ್ಲ !” ಎಂದು ಹೇಳಿದನು ಆ ಚಿನ್ನದ ವರಹಾಗಳನ್ನು ಖಜಾನೆ ಭಕ್ಷಿಯವರಿಗೆ ಒಪ್ಪಿಸಿ ಅದೇ ಶಿಬಿರದ ಮಧ್ಯದಲ್ಲಿರುವ ತನ್ನ ರಾಜಗೃಹಕ್ಕೆ ರಾಧೆಯನ್ನೂ, ದಾಲತ್ತಳನ್ನೂ ಕರೆದುಕೊಂಡು ಹೋದನು ಅಲ್ಲಿ ಅವರನ್ನು ಇಳಿಸಿ “ರಾಣಿಯವರೇ ! ಈ ಸ್ಥಳವು ತಮ್ಮ ಬಿಡಾರಕ್ಕೆ ಏರ್ಪಡಿಸಿದೆ” ಎಂದು ಹೇಳಿ ಅಲ್ಲಿಯೇ ಬಿಡಾರ ಮಾಡಬೇಕೆಂದು ಪ್ರಾರ್ಥಿಸಿದನು ಅವರು ಅಂಗೀಕರಿಸಿದರು ಸುಲ್ತಾನನು ತನ್ನ ನಾಸಗೃಹಕ್ಕೆ ತೆರಳಿದನು

ಸುಲ್ತಾನನು ತನ್ನ ಅಂತರ್ಗೃಹದಲ್ಲಿ ಆಲೋಚಿಸತೊಡಗಿದನು. ‘ನಾನು ಮಾಡಬೇಕಾದ್ದೇನಿದೆ ? ಇಯಜ್ಞ ಖಾನರ ಶೋಧ ಮಾಡಿಸಲು ಸಾಧ್ಯವೇ ? ಈ

ದೌಲತ್ ಮತ್ತು ರಾಧಾರಾಣಿಯರಿಗೆ ತಾನೇನಾದರೂ ಪ್ರತ್ಯುಪಕಾರ ಮಾಡಬಲ್ಲನೇ? ಇತ್ಯಾದಿ ವಿಚಾರಗಳನ್ನು ಚಿಂತಿಸತೊಡಗಿದನು ಏನೂ ತೋರದೆ ಹೋಯಿತು. ಆದಷ್ಟು ಬೇಗ ಶ್ರೀರಂಗಪಟ್ಟಣಕ್ಕೆ ಹಿಂದಿರುಗಬೇಕೆಂದು ನಿರ್ಧಾರಮಾಡಿಕೊಂಡನು.

ಆತ್ತ ರಾಧೆಯೂ, ದೌಲತ್ತಳೂ ಆ ಶಿಬಿರದ ಸೊಬಗನ್ನೂ, ಆ ಸೈನ್ಯದ ಶಿಸ್ತನ್ನು ನೋಡಿ ಆಶ್ಚರ್ಯಪಟ್ಟರು ತಾವು ಬಂದ ಕೆಲಸವಾಯಿತೆಂದೂ, ನಗರಕ್ಕೆ ವಾಪಸು ಹೊರಡಬೇಕೆಂದೂ ನಿರ್ಧರಿಸಿದರು ಆದರೂ ಮತ್ತೊಂದು ಬಾರಿ ಸುಲ್ತಾನನನ್ನು ನೋಡಿ ಮಾತನಾಡುವ ಪ್ರಸಂಗವು ಒದಗುತ್ತದೆಂದು ಅವರು ಭಾವಿಸಿದರು ಅವರಿಬ್ಬರ ಮನಸ್ಸೂ ಹರ್ಷವಾಗಿಲ್ಲ. ಇಯಜ್ಜುಖಾನನ ದೇಶತ್ಯಾಗವು ಅವರನ್ನು ದುಃಖ ಕ್ಷೇಡುಮಾಡಿದೆ

ಸಂಧ್ಯಾಕಾಲ ಸುಲ್ತಾನರ ಸವಾರಿಯು ರಾಣಿಯವರ ಬಿಡಾರಕ್ಕೆ ಬಂದಿತು. ದೌಲತ್ತಳು ಪರ್ಯಂಕದ ಮೇಲೆ ಕುಳಿತಿದ್ದಳು ರಾಧೆಯು ಸಮಾಪದ ಆಸನದಲ್ಲಿ ಮಂಡಿಸಿದ್ದಳು ಸುಲ್ತಾನನು ಆ ವಾಸಭವನದೊಳಕ್ಕೆ ಬಂದು ಆ ದೌಲತ್ತಳನ್ನು ನೋಡಿದನು. ರಾಧೆಯ ಕಡೆ ಮತ್ತೊಮ್ಮೆ ನೋಡಿದನು ದೌಲತ್ತಳ ಆ ದೇದೀಪ್ಯ ಮಾನವಾದ ಸೌಂದರ್ಯವನ್ನು ನೋಡಿ ಸುಲ್ತಾನನು ಮಂತ್ರಮುಗ್ಧವಾದ ಸರ್ಪದಂತೆ ನಿಟ್ಟುಸಿರು ಚಿಟ್ಟಿನು ರಾಧೆಯ ರೂಪಲಾಸಣ್ಯಗಳು ಸಾಧಾರಣವಾದುವುಗಳಲ್ಲ. ಆದರೆ ಅದು ಮೋಹಕವಾದುದಲ್ಲವೆಂದು ಸುಲ್ತಾನನ ಮನಸ್ಸು ಹೇಳುತ್ತಿದ್ದಿತು. ಸುಲ್ತಾನನು ತನ್ನೊಳಗೆ ತಾನು ಈ ಅಪ್ಸರೆಯರಿಗೆ ಈ ರಾಜಕೀಯವೇಕೆ? ಈ ಸಂಧಿ ವಿಗ್ರಹಗಳೇಕೆ? ಅಂತಃಪುರದಲ್ಲಿ ಸುಖವಾಗಿದ್ದು ಭೋಗಭಾಗ್ಯಗಳನ್ನು ಅನುಭವಿಸಬಾರದೇ? ಅಂದು ದೌಲತ್ತಳನ್ನು ರಾಜಧಾನಿಗೆ ಬರಬೇಕೆಂದು ಕರೆದಿ ಅವಳು ಒಪ್ಪಲಿಲ್ಲ ಇಂದು ಮತ್ತೊಮ್ಮೆ ಪ್ರಾರ್ಥಿಸಿದರೆ ತಪ್ಪೇನು? ಈ ರಾಧಾ ರಾಣಿಯೂ ದೌಲತ್ತಳ ಜೊತೆಯಲ್ಲಿ ಒಂದುಚಾರಿ ರಾಜಧಾನಿಗೆ ಬರಬಾರದೇಕೆ? ಹೀಗೆ ನಾನಾವಿಧವಾಗಿ ಸುಲ್ತಾನನು ಚಿಂತಿಸುತ್ತಿದ್ದನು.

ಸುಲ್ತಾನನು ವಾಸಗೃಹದೊಳಗೆ ಬರುತ್ತಲೇ ಇಬ್ಬರು ತರುಣಿಯರೂ ಎದ್ದು ಸ್ವಾಗತಿಸಿದರು ಸುಲ್ತಾನನನ್ನು ಆಸನದಲ್ಲಿ ಕುಳ್ಳಿರಿಸಿದರು ತಾವುಗಳು ಸನ್ನಿಧಾನಕ್ಕೆ ಬಂದ ಕಾರ್ಯವಾಯಿತೆಂದೂ, ಹೊರಡಲು ಅಪ್ಪಣೆ ಕೊಡಬೇಕೆಂದೂ ಸುಲ್ತಾನನಿಗೆ ಬಿನ್ನವಿಸಿದರು ಸುಲ್ತಾನನು ತಮ್ಮಗಳ ಉಪಕಾರವು ಚಿರಸ್ಮರಣೀಯವಾದುದು. ತಾವಿಬ್ಬರೂ ನಮ್ಮ ಜೊತೆಯಲ್ಲಿ ಒಂದುಚಾರಿ ರಾಜಧಾನಿಗೆ ದಯ ಮಾಡಿಸಿದರೆ ನಾನು ಅತ್ಯಂತ ಸಂತೋಷಪಡುವೆನು ಮತ್ತು ಚಿರಮುಣಿಯಾಗಿರುವೆನು” ಎಂದು ಹೇಳಿದನು

ರಾಧಾರಾಣಿಯು “ಸುಲ್ತಾನರೇ ! ರಾಜಧಾನಿಯಲ್ಲಿ ನಮಗೇನು ಕೆಲಸವಿದೆ ? ರಾಜಕಾರ್ಯ ಒದಗಿದರೆ ನಾವಾಗಿಯೇ ತಮ್ಮ ಸನ್ನಿಧಾನಕ್ಕೆ ಬರುವೆವು” ಎಂದು ಹೇಳಿದಳು

ಸುಲ್ತಾನನು ಹುಸೇನ್‌ಖಾನನನ್ನು ಅಲ್ಲಿಗೇ ಬರಮಾಡಿದನು ಅವನ ಪರಾಕ್ರಮವನ್ನು ಎಷ್ಟೋ ವಿಧವಾಗಿ ಕೊಂಡಾಡಿದನು ಖಾಸಿಂಖಾನನ ವಧೆಯಿಂದ ಆತನ ಮನಸ್ಸು ಖತಗೊಂಡಿದೆಯೆಂದು ಸುಲ್ತಾನನು ಬಲ್ಲನು. ಖಾಸಿಂಖಾನನ ವಧೆಗಾಗಿ ಸುಲ್ತಾನನು ಎಷ್ಟೋ ಪರಿತಾಪ ಪಟ್ಟನು ಹುಸೇನ್‌ಖಾನನನ್ನು ಸಂತೈಸಿ, ಬಹು ಮಾನಿಸಿ, ಆಲಿಂಗಿಸಿ ಕಳುಹಿಸಿದನು ಆದರಿಂದ ಸುಲ್ತಾನನ ಮನಸ್ಸಿಗೆ ಸ್ವಲ್ಪ ನೆಮ್ಮದಿಯುಂಟಾಯಿತು ರಾಣಿಯರಿಬ್ಬರನ್ನೂ ವಂದಿಸಿ ಅಪ್ಪಣೆ ಪಡೆದು ತನ್ನ ಬಿಡಾರಕ್ಕೆ ತೆರಳಿದನು

ಮಾರನೇ ದಿನ ಪ್ರಾತಃಕಾಲ ದೌಲತ್ ಮತ್ತು ರಾಧಾರಾಣಿಯವರು ಆ ಶಿಬಿರದಿಂದ ನಗರಾಭಿಮುಖವಾಗಿ ಹೊರಡಲು ಸಿದ್ಧರಾದರು ಸುಲ್ತಾನನು ಅವರನ್ನು ಸಾಗುಗಳುಹಿಸಲು ಬಂದನು ಅವನು ಎರಡು ಮುದ್ರೆ ಯುಂಗುರಗಳನ್ನು ಅವರಿಗೆ ಅಭಿಜ್ಞಾನವಾಗಿ ಸಮರ್ಪಿಸಿದನು “ರಾಣಿಯವರೇ ! ತಾವು ಯುದ್ಧ ಕ್ಷೇತ್ರದಲ್ಲಿ, ರಾಜಭವನದಲ್ಲಿ ಎಷ್ಟೋ ಸಂದರ್ಭಗಳಲ್ಲಿ ನನ್ನನ್ನು ಭೇಟಿ ಮಾಡುವ ಸಂದರ್ಭಗಳು ಒದಗಬಹುದು. ರಾಜಚಿಹ್ನಾಂಕಿತವಾದ ಮುದ್ರೆ ಇದ್ದರೆ ತಮ್ಮ ಕೈಯಲ್ಲಿ ಎಲ್ಲ ಅಧಿಕಾರವೂ ಇದ್ದಂತೆ !” ಎಂದು ಹೇಳಿ ಆ ಉಂಗುರಗಳನ್ನು ಕೊಡಲಿಕ್ಕೆ ಹೋದನು.

ದೌಲತ್ತಳು ಮುಗುಳುನಗೆಯನ್ನು ನಗುತ್ತಾ “ಹೆಂಗಸರಿಗೆ ಮುದ್ರೆ ಯುಂಗುರವೇಕೆ ? ನಾವು ಹೇಗಾದರೂ ಸಾಹಸ ಮಾಡಿ ಅಗತ್ಯವಿದ್ದರೆ ತಮ್ಮ ಸನ್ನಿಧಾನಕ್ಕೆ ಬರಬಲ್ಲೆವು” ಎಂದಳು

ಸುಲ್ತಾನನು “ರಾಧಾರಾಣಿಯವರೇ ! ಅಂದು ತಮ್ಮ ಕೈಯಲ್ಲಿ ಈ ಮುದ್ರೆ ಯುಂಗುರವಿದ್ದಿದ್ದರೆ ತಾವು ಮಹಮದಾಲಿಯವರ ಪ್ರಾಣವನ್ನು ಉಳಿಸುತ್ತಿದ್ದಿರಿ !” ಎಂದನು.

ಅನಂತರ ದೌಲತ್ತಳ ಕಡಿ ತಿರುಗಿ, “ದೌಲತ್ ! ಇದು ಪ್ರಣಯಾಭಿಜ್ಞಾನವಲ್ಲ ಕೃತಜ್ಞತೆಯ ಅಭಿಜ್ಞಾನ ! ಇದು ನನ್ನ ಮುದ್ರೆ ಯುಂಗುರವಲ್ಲ ಹೈದರಲ್ಲೀ ಖಾನರವರ ನಾಮಾಂಕಿತವಾದ ಅಭಿಜ್ಞಾನ !” ಎಂದು ಹೇಳಿದನು.

ಇಬ್ಬರೂ ಆ ಉಂಗುರಗಳನ್ನು ತೆಗೆದುಕೊಂಡು ಕಣ್ಣಿಗೊತ್ತಿಕೊಂಡು ಆದರದಿಂದ ಕೈಯಲ್ಲಿಟ್ಟುಕೊಂಡರು !

ಇಬ್ಬರು ತರುಣಿಯರೂ ಸುಲ್ತಾನನ ಅಪ್ಪಣೆಯನ್ನು ಪಡೆದು ತಮ್ಮ ಪರಿವಾರದೊಂದಿಗೆ ನಗರಾಭಿಮುಖವಾಗಿ ತೆರಳಿದರು.

ಸುಲ್ತಾನನು ನಿರಾಶೆಯಿಂದ ನೋಡುತ್ತ ತನ್ನ ಬಿಡಾರಕ್ಕೆ ತೆರಳಿದನು.

ಸುಲ್ತಾನನು ಚಿತ್ರದುರ್ಗದ ಕೋಟೆಗೆ ಬೇಕಾದ ರಕ್ಷಣೆಯ ಏರ್ಪಾಡುಗಳನ್ನು ಮಾಡಿ ತನ್ನ ಸೈನ್ಯದೊಡನೆ ಹಿಂದಿರುಗಿದನು.

ಸುಲ್ತಾನನು ದೌಲತ್ತಳನ್ನು ಮರೆಯಲಿಲ್ಲ ಮರೆಯಲು ಆಗಲಿಲ್ಲ ! ಆ ಸೌಂದರ್ಯ, ಆ ಒಯ್ಯಾರ, ಆ ಪ್ರಗಲ್ಭತೆಗಳನ್ನು ಮರೆಯುವುದೆಂತು ?

“ದೌಲತ್ ! ದೌಲತ್ ! ಎಂದಾದರೂ ನೀನು ನನ್ನವಳು. ನಿನ್ನ ಸನ್ನಿಧಾನವಿದ್ದರೆ ನಾನು ಚಕ್ರಾಧೀಶ್ವರನಾಗಬಲ್ಲೆ ! ನಿನ್ನ ಪ್ರಣಯವಿದ್ದರೆ ನಾನು ಸ್ವರ್ಗಸುಖವನ್ನನುಭವಿಸಬಲ್ಲೆ ! ನಿನ್ನ ಸುಂದರ ವದನಾರವಿಂದದ ನೆನಪಿದ್ದರೆ ನಾನು ಸರ್ವದಾ ಸುಖಿಯಾಗಿರಬಲ್ಲೆ ! ದೌಲತ್ ! ನೀನಿಲ್ಲದ ಪ್ರಪಂಚವು ಶೂನ್ಯ !” ಎಂದುಕೊಂಡನು.

ಕಾಮಿಗಳೆಲ್ಲರೂ ಹೀಗೆಯೇ !

ಭಕ್ತಿಯ ಪ್ರಾದುರ್ಭಾವ

ದರಿಯಾಬಾಗಿನ ವ್ಯವಸ್ಥೆಗಳೆಲ್ಲ ಒಂದೇ ವಿಧವಾಗಿವೆ ದಾನ ಧರ್ಮಗಳು ಯಥಾಪ್ರಕಾರವಾಗಿ ಜರುಗುತ್ತಿವೆ ಆದರೆ ಪೂರ್ವದಲ್ಲಿದ್ದ ಕಳೆಯು ಇಂದಿಲ್ಲ ದೌಲತ್ತಳು ವೀರರಮಣಿಯಾದರೂ ವಿರಹದಿಂದ ಪರಿತಪಿಸುತ್ತಾಳೆ. ರಾಧೆಯು ಅವಳಿಗಾಗಿ ಎಷ್ಟೋ ಸಹಾನುಭೂತಿ ತೋರುತ್ತಾಳೆ ಯಾವ ದಿಕ್ಕಿನಿಂದಲೂ ಇಯಜ್ಞಖಾನನ ಸಮಾಚಾರವೇ ತಿಳಿಯಲಿಲ್ಲ ಖಾನನು ಎಲ್ಲಿಯೋ ಇದ್ದಾನೆ. ಯಾವುದೋ ಮಹತ್ಕಾರ್ಯದಲ್ಲಿ ತೊಡಗಿದ್ದಾನೆ ಯಾವಾಗಲೋ ಅದು ಜಗತ್ತು ಸಿದ್ಧವಾಗುತ್ತದೆ ಎಂಬ ಆಸೆ ಭರವಸೆಗಳು ದರಿಯಾಬಾಗಿಗೆ ಯಾವ ರಕ್ಷಣೆಯೂ ಆಗಬೇಕಾಗಿಲ್ಲ. ಆದರೂ ಇಯಜ್ಞಖಾನನ ಅಪ್ಪಣೆಯಂತೆ ದರಿಯಾಬಾಗಿನ ರಕ್ಷಣೆಯ ಭಾರವು ಹುಸೇನ್‌ಖಾನನಿಗೆ ಸೇರಿದ್ದು ಅವನು ಸ್ವಾಮಿಭಕ್ತಿಯಿಂದ ತನ್ನ ಕಾರ್ಯದಲ್ಲಿ ತಾನು ಜಾಗರೂಕನಾಗಿದ್ದಾನೆ ತನ್ನ ಪರಾಕ್ರಮಕ್ಕೆ ತಕ್ಕ ಕೆಲಸವಿಲ್ಲವಲ್ಲ ಎಂದು ಪರಿತಪಿಸುತ್ತಾನೆ ಪ್ರತಿದಿನವೂ ದೌಲತ್‌ರಾಣಿಯನ್ನೂ, ರಾಧಾ ರಾಣಿಯನ್ನೂ ಭೇಟಿಮಾಡುತ್ತಾನೆ ಅವರು ವಿಶ್ವಾಸದಿಂದ ಕಾಣುತ್ತಾರೆ. ಆದರೂ ಅವನಿಗೆ ಏನೋ ಒಂದು ವಿಧವಾದ ಬೇಸರ ತನ್ನ ಜೀವನದಲ್ಲೇ ಮುಜಗರ. ಹುಸೇನ್‌ಖಾನನಿಗೆ ಮಹಮದಾಲಿಯವರಲ್ಲಿ ಏನೋ ಒಂದು ವಿಧವಾದ ಭಕ್ತಿ ಪ್ರತಿದಿನವೂ ಸಂಧ್ಯಾಕಾಲದಲ್ಲಿ ಅವರ ಸಮಾಧಿಯ ಹತ್ತಿರ ಹೋಗುತ್ತಾನೆ. ಧೂಪ ಹಾಕುತ್ತಾನೆ ನಮಾಜು ಮಾಡುತ್ತಾನೆ ಘಾತಿಮಾಬೇಗಂ ಯಾವಾಗಲೂ ಅಲ್ಲಿಯೇ ಇರುತ್ತಾಳೆ ರಾಧಾ ಮತ್ತು ದೌಲತ್‌ರಾಣಿಯವರು ಅವಳನ್ನು ಆದರಿಸುತ್ತಾರೆ. ಸೋನಾಮಹಲಿನಲ್ಲಿ ಘಾತಿಮಳೂ ಒಬ್ಬ ಗಣ್ಯವ್ಯಕ್ತಿ. ಹಗಲೆಲ್ಲಾ ದರಿ

ಯಾಬಾಗಿನಲ್ಲಿ ತಿರುಗುತ್ತಾಳೆ ಮಹಮದಾಲಿಯವರ ಸಮಾಧಿಯ ಬಳಿ ಬಹಳ ಹೊತ್ತು ಕಳೆಯುತ್ತಾಳೆ ಸೋನಾಮಹಲಿನಲ್ಲಿ ಅವಳಿಗಾಗಿಯೇ ಒಂದು ಪ್ರಶಸ್ತ ವಾದ ಕೋಣೆಯಿದೆ ರಾತ್ರಿ ಬಂದು ಆ ಸೋನಾ ಮಹಲಿನಲ್ಲಿ ಮಲಗುತ್ತಾಳೆ ಅವಳಿಗೆ ನಿದ್ರೆ ಹತ್ತುವುದಿಲ್ಲ “ದೈವವೇ! ನಿನಗೆ ಕಣ್ಣಿಲ್ಲವೇ? ತಪ್ಪು ಮಾಡಿದವ ರನ್ನು ಶಿಕ್ಷಿಸುವ ಶಕ್ತಿ ಇಲ್ಲವೇ ನಿನಗೆ!” ಎಂದು ದೇವರನ್ನು ನಿಂದಿಸುತ್ತಾಳೆ, ಟಿಪ್ಪು ಸುಲ್ತಾನನು ಮಾಡಿದ ತಪ್ಪಿಗೆ ಅವನಿಗೆ ಶಾಸ್ತ್ರಿಯಾಗಲೇ ಬೇಕು ಎಂದು ಸಹಸ್ರಬಾರಿ ಸಂಕಲ್ಪಮಾಡುತ್ತಾಳೆ ನಾನು ಗಂಡಸಾಗಿದ್ದರೆ ಇಷ್ಟರೊಳಗಾಗಿ ದ್ವೇಷವನ್ನು ತೀರಿಸಿ ಕೊಳ್ಳುತ್ತಿದ್ದೆ ಹಾಳು ಹಣ್ಣು ಜನ್ಮ ಅದರಲ್ಲಿಯೂ ಈ ರೂಪ ಪುರುಷರ ಕಣ್ಣಿಗೆ ಬಿದ್ದರೆ ನಾಕು ಅವರು ನರಕಕ್ಕೆ ಸೆಳೆಯಲು ಹಾತೊರೆಯುತ್ತಾರೆ. ಮುಸ ಲ್ಮಾನರಲ್ಲಿ ಘೋಷಾ ಪದ್ಧತಿಯಿರುವುದು ನ್ಯಾಯವಾಗಿಯೇ ಇದೆ ಈ ಪುರುಷರ ದುರ್ಬಲ ಮನಸ್ಸನ್ನರಿತೇ ಮಹಾಪುರುಷರು ಈ ಏರ್ಪಾಟು ಮಾಡಿದ್ದಾರೆ ಪುರು ಷರು ವೀರರಾದರೆ ಕಾಮವಾಸನೆಯಲ್ಲಿ ಮುಗ್ಧರಾಗುವುದಿಲ್ಲ ಪುರುಷರೆಲ್ಲಾ ಹೇಡಿ ಗಳು. ಇಯಜ್ ಖಾನನು ವೀರ ಪುರುಷನೆಂದುಕೊಂಡಿದ್ದೆ ಅವನೇನು ಮಾಡಿ ದನು? ರಾಜ್ಯತ್ಯಾಗಮಾಡಿ ದೇಶಾಂತರ ಹೋದನು. ಸುಲ್ತಾನನ ಮೇಲೆ ಹರ ತೀರಿ ಸಿಕೊಳ್ಳಲಾರದೆ ಹೋದನು ಯಾರೇಕೆ? ಯಾರಸಹಾಯವೇಕೆ? ನಾನೇ ಸುಲ್ತಾ ನನ ಮೇಲೆ ಸೇಡುತೀರಿಸಿಕೊಳ್ಳುತ್ತೇನೆ. ಎಂದಾದರೊಂದು ದಿನ ಆ ಮಿರ್ಸಾದ ಕನ ಪ್ರಾಣಾಪಹರಣ ಮಾಡುತ್ತೇನೆ ಎಂದುಕೊಳ್ಳುತ್ತಾಳೆ ಮನಸ್ಸಿಗೆ ಸ್ವಲ್ಪ ಸಮಾಧಾನವಾಗುತ್ತದೆ. ಸ್ವಲ್ಪ ಸ್ವಲ್ಪ ನಿದ್ರೆ ಬರುತ್ತದೆ ಯಾವುದೋ ಸ್ವಪ್ನ ಕಂಡು ಬೆಚ್ಚಿಬಿದ್ದು ಏಳುತ್ತಾಳೆ. ಇದು ಘಾತಿಮಳೆ ಅವಸ್ಥೆ!

ಹುಸೇನ್ ಖಾನನಿಗೆ ಘಾತಿಮಳೆ ಮೇಲೆ ಅಪಾರ ಕರುಣೆ! ಅವನದೂ ಅವಳದೂ ಸಮಾನ ಯೋಗಕ್ಷೇಮ! ಖಾಸಿಂಖಾನನ ವಧೆಗಾಗಿ ಅವನ ಅಂತರಂಗವು ಉರಿಯು ತ್ತಿದೆ. ಘಾತಿಮಳೆ ಹಾಗೆಯೇ ಅವನ ಸ್ಥಿತಿಯೂ ಆಗಿದೆ. ಆದರೆ ಅವನು ಘಾತಿಮ ಳಷ್ಟು ಅಧೀರನಾಗಿಲ್ಲ ನಿರಾಶನಾಗಿಲ್ಲ ಅವನು ಪ್ರತಿದಿನವೂ ಘಾತಿಮಾಬೇಗಂ ರವರೊಡನೆ ಮಾತನಾಡುತ್ತಾನೆ ಅವಳ ಮನಸ್ಸಿನ ಉದ್ವೇಗಗಳನ್ನೆಲ್ಲಾ ಅವನೊ ಡನೆ ಕೇಳಿಕೊಳ್ಳುತ್ತಾಳೆ. ಯಾರೂ ಇಲ್ಲದಿದ್ದರೆ ಅವರು ಬಹು ಹೊತ್ತಿನವರೆಗೆ ಮಾತನಾಡುತ್ತಾರೆ ಒಂದೊಂದು ದಿನ ಘಾತಿಮಳು ಪ್ರಸನ್ನಳಾಗಿದ್ದಾಗ ಮಹಮ್ಮ ದಾಲಿಯವರ ವೀರ ಕಥೆಗಳನ್ನು ಹೇಳುತ್ತಾಳೆ. ದೊಡ್ಡ ನವಾಬರ ಉದಾರ ಚರಿತ್ರವನ್ನು ವರ್ಣನೆಮಾಡುತ್ತಾಳೆ ಈ ಕಥೆಗಳು ಹೇಳುವುದಕ್ಕೆ ಹಿತವಾಗಿರುತ್ತವೆ. ಘಾತಿಮಾಬೇಗಂರವರಿಗೂ, ಹುಸೇನ್ ಖಾನನಿಗೂ ತಿಳಿದೂ ತಿಳಿಯದೆಯೂ ಪ್ರಬಲ

ವಾದ ಸ್ನೇಹ ಸಹಾನುಭೂತಿಗಳು ಬೆಳೆದು ಹೋಗಿವೆ ಇದನ್ನು ಮಟ್ಟಿಗೆ ಅವರಿಬ್ಬರೂ ಅರಿತುಕೊಂಡಿಲ್ಲ ಹುಸೇಖಾನನಿಗೆ ಈ ಜೀವನವು ಬೇಸರವಾಗಿತ್ತು. ಎಷ್ಟೋ ಬಾರಿ ಇಯಜ್‌ಖಾನನನ್ನು ಹುಡುಕಿಕೊಂಡು ಹೋಗೋಣವೆ ಎನ್ನಿಸುತ್ತಿತ್ತು ಇದ್ದಕ್ಕಿದ್ದಂತೆ ಒಂದು ಬಾರಿ ತನ್ನ ಜನ್ಮಸ್ಥಳಕ್ಕೆ ಹೋಗಿಬರಬೇಕೆಂದು ನಿಶ್ಚಯ ಮಾಡಿದನು ರಾಧಾರಾಣಿಯವರಿಗೂ, ದೌಲತ್ ರಾಣಿಯವರಿಗೂ ಅರಿಕೆ ಮಾಡಿ ಅಪ್ಪಣೆ ಪಡೆದನು. ಘಾತಿಮಾಬೇಗಂಗಳಿಗೂ ತಿಳಿಸಿದನು ಹೊರಟೇ ಬಿಟ್ಟನು

ದಕ್ಷಿಣಕನ್ನಡಾಜಿಲ್ಲೆಯ ಮೂಡುಬಿದರೆ ಎಂಬುದು ಅವನ ಜನ್ಮಸ್ಥಳ. ಒಬ್ಬ ಬಡಗಿಯ ಹೊಟ್ಟೆಯಲ್ಲಿ ಖಾಸಿಂಖಾನನೂ, ಹುಸೇಖಾನನೂ ಜನ್ಮವೆತ್ತಿದರು. ಆ ತಂದೆಯು ಊರಿಗೆಲ್ಲಾ ಬೇಕಾದವನು. ಎಲ್ಲರೂ ಅವನನ್ನು "ಭಕ್ಷಿ" ಎಂದು ಕರೆಯುತ್ತಿದ್ದರು. ಅವನಿಗೆ ಆ ಹೆಸರು ಬಂತೋ ಯಾರಿಗೂ ಗೊತ್ತಿಲ್ಲ. ಭಕ್ಷಿಯು ಬಹಳ ಒಳ್ಳೆಯವ ಎಷ್ಟೋ ಬಡವರ ಮನೆಗಳನ್ನು ಕಟ್ಟಲು ಮರಗೆಲಸವನ್ನೆಲ್ಲಾ ಮಾಡಿಕೊಟ್ಟು ಸಹಾಯ ಮಾಡುತ್ತಿದ್ದನು ಕೊಟ್ಟಷ್ಟು ಹಣವನ್ನು ತೆಗೆದುಕೊಳ್ಳುತ್ತಿದ್ದನು ಅವನು ಬಡತನದಲ್ಲಿಯೇ ಸಂಸಾರ ನಿರ್ವಹಣ ಮಾಡುತ್ತಿದ್ದನು. ಈ ಇಬ್ಬರು ಮಕ್ಕಳು ಹುಟ್ಟಿದ ಸ್ವಲ್ಪದಿನಗಳಲ್ಲಿಯೇ ಅವನ ಹೆಂಡತಿಯು ತೀರಿಹೋಗಿದ್ದಳು ಭಕ್ಷಿಯು ಈ ಮಕ್ಕಳನ್ನು ಬಹಳ ಪ್ರೀತಿಯಿಂದ ಸಾಕಿ ಸಲಹಿದ್ದನು ಅವರಿಗೆ ವಿದ್ಯೆ ಕಲಿಸಬೇಕೆಂದು ಅವನಿಗೆ ತೋರಲೇ ಇಲ್ಲ ಸ್ವಲ್ಪ ಕಸರತ್ತು ಮಾಡಿಸಿ ಹುಡುಗರನ್ನು ಚೆನ್ನಾಗಿ ಸಾಕಿದ್ದನು. ಹುಡುಗರಿಗೆ ೧೦-೧೨ ವಯಸ್ಸಾಗುವ ಹೊತ್ತಿಗೆ ಸಿಡುವೆದ್ದು ಆ ಭಕ್ಷಿಯು ಪರಲೋಕವನ್ನೆೃದಿದನು. ಆ ಅನಾಥ ಹುಡುಗರಿಬ್ಬರನ್ನೂ ದಾಯಾದಿಗಳು ಸಾಕಿದರು ಊರಿನವರಿಗೆಲ್ಲಾ ಈ ಹುಡುಗರ ಮೇಲೆ ಕರುಣೆ! ಹುಡುಗರಿಬ್ಬರೂ ಆ ಊರು ಬಿಟ್ಟು ಹೊರಟರು ನಗರಕ್ಕೆ ಬಂದು ಅರಮನೆಯಲ್ಲಿ ಕೆಲಸಕ್ಕೆ ಸೇರಿದರು. ತೇಜಸ್ವಿಗಳಾಗಿದ್ದ ಈ ಹುಡುಗರ ಮೇಲೆ ಇಯಜ್‌ಖಾನನ ಕಣ್ಣುಬಿತ್ತು ಅವನು ಈ ಹುಡುಗರನ್ನು ತಯಾರು ಮಾಡಿದನು ಈ ಸಹೋದರರು ಪರಾಕ್ರಮಶಾಲಿಗಳಾದ ಸೇನಾನಾಯಕರಾದರು. ಇದೇ ಹುಸೇಖಾನನ ಪೂರ್ವಕಥೆ. ಮೂಡು ಬಿದರೆಯಲ್ಲಿ ಹುಸೇಖಾನನಿಗೆ ಏನೂ ಇಲ್ಲ ಆದರೂ ಜನ್ಮಸ್ಥಾನದ ಮೇಲಿನ ಅಭಿಮಾನ. ಆ ಊರಿಗೆ ಹೋಗಿ ಸೇರಿದನು ಹುಸೇಖಾನನಿಗೆ ಎಷ್ಟೋ ಸಂತೋಷವಾಯಿತು ಅಲ್ಲಿಗೆ ಹೋಗಿ ಊರುಹೊರಗಿನ ಮಂಟಪದಲ್ಲಿ ಕುದುರೆಯನ್ನು ಕಟ್ಟಿಹಾಕಿದನು ಹುಸೇಖಾನನು ದರಿದ್ರನಲ್ಲ. ಅವನಲ್ಲಿ ಬೇಕಾದಷ್ಟು ಹಣವಿತ್ತು. ಊರೊಳಗೆ ಹೋಗಿ ಕುದುರೆಗೆ ತಿಂಡಿಯನ್ನೂ, ಹ.ಲ್ಲನ್ನೂ, ಕೊಂಡುಕೊಂಡನು. ವೇಟಿಯಲ್ಲಿ ಒಬ್ಬ ಹುಡುಗನು ಸಿಕ್ಕಿದನು ಅವನ ಕೈಲಿ ಹೈಥರಿಸಿಕೊಂಡು ಬಂದು ಅದನ್ನು ಕುದುರೆಗೆ ತಿನ್ನಿಸಿದನು. ಆ ಹುಡುಗನಿಗೆ ಒಂದು ರೂಪಾಯಿ ತೆಗೆದು

ಕೊಟ್ಟನು ಆ ರೂಪಾಯನ್ನು ನೋಡಿ ಆ ಹುಡುಗನ ಆನಂದಕ್ಕೆ ಪಾರವಿಲ್ಲ. ಆ ಹುಸ್ಸೇಖಾನನನ್ನು ನೋಡುತ್ತಲೇ ಇವನಾರೋ ಘೌಜುದಾರಿ ಮನುಷ್ಯನೆಂದು ಎಲ್ಲರಿಗೂ ಗೊತ್ತಾಯಿತು ಆ ಕಾಲದಲ್ಲಿ ಘೌಜುದಾರಿ ಮನುಷ್ಯರನ್ನು ಮಾತನಾಡಿಸಲು ಯಾರಿಗೂ ಧೈರ್ಯವಿರಲಿಲ್ಲ ಹುಸ್ಸೇಖಾನನು ಕುದುರೆಗೆ ಮಾಲೀಸ್ ಮಾಡಲು ಹೊರಟನು. ಆ ಹುಡುಗನು “ಜಮಾದಾರರೇ, ನಾನು ಕುದುರೆಯ ಯೋಗಕ್ಷೇಮವನ್ನು ನೋಡುತ್ತೇನೆ ತಾವು ವಿಶ್ರಮಿಸಿಕೊಳ್ಳಿರಿ” ಎಂದು ಹೇಳಿದನು ಹುಸ್ಸೇಖಾನನು ಆ ಮಂಟಪದಲ್ಲಿಯೇ ವಿಶ್ರಮಿಸಿಕೊಂಡನು ಆ ಹುಡುಗನ ಯೋಗಕ್ಷೇಮವನ್ನು ವಿಚಾರಿಸಿದನು ಅವನ ಹೆಸರು ಗೋಪಾಲ ಅವನಿಗೆ ಒಬ್ಬ ಅಜ್ಜಿ ಇದ್ದಾಳೆ. ಈ ಹುಡುಗನು ಪೇಟೆಯಲ್ಲಿ ಕೂಲಿನಾಲಿಮಾಡಿ ಸಾಲ್ಕು ದುಡ್ಡು ಶೆಗೆದುಕೊಂಡು ಹೋಗಿ ಕೊಡುತ್ತಾನೆ ಇವನಿಗೆ ವಿಶ್ವಾಸದಿಂದ ಅನ್ನ ಹಾಕುತ್ತಾಳೆ, ಇಷ್ಟೇ ಆ ಹುಡುಗನ ಪ್ರಪಂಚ ಹುಡುಗನ ವಯಸ್ಸು ಹದಿನೆಂಟು ವರ್ಷ ತೇಜಸ್ವಿಯಾಗಿದ್ದಾನೆ, ಸುಟೆಯಾಗಿದ್ದಾನೆ ಹುಸ್ಸೇಖಾನನು ಈ ಹುಡುಗನು ಕೂಲಿನಾಲಿ ಮಾಡಬೇಕೆ ? ಎಂದುಕೊಂಡನು

ಬೆಳಗ್ಗೆ ಎದ್ದು ಊರೊಳಗೆ ಅನೇಕರನ್ನು ನೋಡಿದನು. ತಾನು ಭಕ್ಷಿಯಮಗನೆಂದು ಹೇಳಿಕೊಂಡನು. ಎಲ್ಲರೂ ಇವನನ್ನು ಆದರದಿಂದ ಕಂಡರು ಇವನು ನಗದಹ ಸೇನಾನಾಯಕನೆಂಬುದನ್ನು ಯಾರೂ ಅರಿಯರು ಇವನನ್ನು ಎಲ್ಲರೂ “ಭಕ್ಷಿ” ಎಂದು ಕರೆಯುತ್ತಿದ್ದರು. ಅವನಿಗೆ ಇಲ್ಲಿಯ ವಿಚಾರಗಳೆಷ್ಟೋ ಕಿವಿಗೆ ಬಿತ್ತು ಆ ಹುಡುಗನು ಖಾನನನ್ನು ಬಿಡಲೇ ಇಲ್ಲ. ಅವನು ಖಾನನ ಆತ್ಮೀಯನಂತೆಯೇ ಆಗಿಹೋದನು.

ದಕ್ಷಿಣ ಕನ್ನಡ ಜಿಲ್ಲೆಯ ಪೂರ್ತಿಯಾಗಿ ಮೈಸೂರು ಸುಲ್ತಾನರ ಆಳ್ವಿಕೆಗೇ ಒಳಪಟ್ಟಿತ್ತು. ಇತ್ತೀಚೆಗೆ ಇಂಗ್ಲೀಷರೊಡನೆ ಯುದ್ಧವಾಗಿ ಮೈಸೂರಿನವರಿಗೇ ಜಯವಾಗಿತ್ತು. ಈ ಜಿಲ್ಲೆಯ ಆಡಳಿತವೆಲ್ಲಾ ಕುತುಬುದ್ದೀನನೆಂಬ ಘೌಜುದಾರನಿಗೆ ಸೇರಿತ್ತು. ಕುತುಬುದ್ದೀನನು ದಕ್ಷನಾದ ಘೌಜುದಾರನೇನೋ ಹೌದು. ನಾನಾ ವಿಧವಾಗಿ ಜನಗಳಿಂದ ದುಡ್ಡು ಸುಲಿಗೆ ಮಾಡುತ್ತಿದ್ದನು. ರಾಜಧಾನಿಗೆ ಕಳುಹಿಸುವ ಹಣವನ್ನು ಮುಡುಸಾಗಿ ಕಳುಹಿಸಿಬಿಡುತ್ತಿದ್ದನು. ಜಮೀನುದಾರರಿಂದ ಭಾಗ, ನ್ಯಾಪಾರಗಾರರಿಂದ ಭಾಗ, ಮೊಡ್ಡ ದೊಡ್ಡ ಕಳ್ಳರಿಂದ ಭಾಗ, ಮಿತಿಮೀರಿದ ಲಂಚ ಋಷುವತ್ತುಗಳಿಂದ ನಡೆಯುತ್ತಿತ್ತು. ಕುತುಬುದ್ದೀನನಿಗೆ ಬಹು ಮಂದಿ ದೊಡ್ಡ ಮನುಷ್ಯರು ಸ್ನೇಹಿತರಾಗಿದ್ದರು ಈ ಕುತುಬುದ್ದೀನನು ಪಡುಬಿದರೆ ಎಂಬಲ್ಲಿ ವಾಸವಾಗಿದ್ದನು. ಇವನೊಬ್ಬ ನವಾಬನಂತೆಯೇ ಕಾರುಬಾರನ್ನು ನಡೆಸುತ್ತಿದ್ದನು. ಅವನು ಬಹಳ ಕಾಮಾಂಧ. ಅವನ ವಿಲಾಸಕ್ಕಾಗಿ ಅನೇಕ ರಮಣಿಯರು ತುತ್ತಾ

ಗಿದ್ದರು. ಅವನು ಮದ್ಯಪಾಯಿ. ಆದರೆ ಒಳ್ಳೆಯ ಬುದ್ಧಿವಂತ, ಮಾತುಗಾರ, ಸ್ಫುರದ್ರೂಪಿ. ಮುಸಲ್ಮಾನ ರಾಜರ ಲಕ್ಷಣ ಹೀಗೆಯೇ ಎಂದು ಜನರು ಭಾವಿಸುವಂತೆ ಮಾಡಿದ್ದನು ಟಿಪ್ಪು ಸುಲ್ತಾನನೂ ಹೀಗೆಯೇ ರಾಜ್ಯಭಾರ ನಡೆಸುತ್ತಿದ್ದಾನೆಂಬಂತೆ ಆಗಿತ್ತು ಹುಸೇನ್‌ಖಾನನು ಇದನ್ನೆಲ್ಲಾ ಕೇಳಿದನು. ಎಲ್ಲಿಯೂ ಏನೂ ಮಾತನಾಡಲಿಲ್ಲ ಇವನೂ ಒಬ್ಬ ಘೌಜುದಾರೀ ಮನುಷ್ಯನಾದುದರಿಂದ ಮಾತನಾಡುವುದಿಲ್ಲ ಎಂದು ಅವರುಗಳು ಅಂದುಕೊಂಡರು ಆ ಜಿಲ್ಲೆಯಲ್ಲಿ ಎಲ್ಲಾ ಕಡೆಯೂ ಸಂಚಾರ ಮಾಡಿದನು. ಎಲ್ಲೆಲ್ಲಿಯೂ ಕುತುಬುದ್ದೀನನ ಮಾತೇ ಆಗಿತ್ತು ಅವನನ್ನು ಬಹಳವಾಗಿ ಪ್ರಶಂಸಿಸುವರೂ ಅನೇಕರಿದ್ದರು. ಇದನ್ನೆಲ್ಲಾ ಪರಿಶೀಲಿಸಿದನು ಈ ದಕ್ಷಿಣ ಕರ್ಣಾಟಕವು ಹೆಚ್ಚುಕಾಲ ಸುಲ್ತಾನರವರಿಗೆ ಉಳಿಯುವುದಿಲ್ಲ ಎಂದುಕೊಂಡನು. ಹೀಗೆಯೇ ಹುಸೇನ್‌ಖಾನನು ಎರಡು ತಿಂಗಳುಗಳು ದಕ್ಷಿಣ ಕರ್ಣಾಟಕದಲ್ಲಿ ಸಂಚಾರಮಾಡಿ ನಗರಕ್ಕೆ ಹಿಂದಿರುಗಿದನು.

ಹುಸೇನ್‌ಖಾನನು ಹಿಂದಿರುಗಿದ ಮೇಲೆ ಒಂದೆರಡು ದಿನಗಳಲ್ಲಿಯೇ ಘಾತಿಮಾ ಬೇಗಂವರನ್ನು ಕಂಡು ಮಾತನಾಡಿದನು. ತನ್ನ ಪ್ರವಾಸದ ಅನುಭವಗಳನ್ನು ಹೇಳತೊಡಗಿದನು ಮಾತಿಗೆ ಮಾತು ಬಂದು ಕುತುಬುದ್ದೀನನ ಆಡಳಿತವಿವರಣೆಯನ್ನು ಹೇಳಿದನು. ಆ ಅನ್ಯಾಯಗಳನ್ನು ವರ್ಣಿಸುತ್ತಾ ಅವನ ಮನಸ್ಸು ಪ್ರಕ್ಷುಬ್ಧವಾಗಿತ್ತು. ತಕ್ಷಣ ಘಾತಿಮಳಿಗೆ ಒಂದು ಆಲೋಚನೆಯು ಹೊಳೆಯಿತು. ಈ ತರುಣನನ್ನು ಉದ್ರೇಕಗೊಳಿಸಿ ಮೈಸೂರು ರಾಜ್ಯಕ್ಕೆ ವಿರುದ್ಧವಾಗಿ ಎತ್ತಿ ಕಟ್ಟಬಹುದೆಂದು ಆಲೋಚಿಸಿದಳು.

ಘಾತಿಮಾ — ಹುಸೇನ್‌ಖಾನ್, ನಿಮ್ಮ ಜನರ ಮೇಲೆ ನಡೆಯುತ್ತಿರುವ ಅನ್ಯಾಯ ಅತ್ಯಾಚಾರಗಳನ್ನು ಕಣ್ಣಾರೆ ನೋಡಿ ಏನೂ ಮಾಡಲಾರದೆ ಇದ್ದೀಯಾ ?

ಹುಸೇನ್ — ಬೇಗಂಸಾಹೇಬರವರೇ, ನಾನೇನು ಮಾಡಬಲ್ಲೆ ? ನಾನು ಸುಲ್ತಾನರಲ್ಲಿಗೆ ಹೋಗಿ ಎಲ್ಲವನ್ನೂ ಹೇಳಿ ದಾವಾ ಮಾಡಬಹುದು ಆ ಸುಲ್ತಾನರನ್ನು ಕಂಡರೆ ನನಗೆ ದ್ವೇಷ. ಅವರಿಗೆ ಏನಾದರೊಂದು ಪ್ರಬಲ ವಿರೋಧವನ್ನು ಎಸಗಬೇಕೆಂದು ಸಂಕಲ್ಪಿಸಿದ್ದೇನೆ. ನಾನು ಅವರ ದರಬಾರಿಗೆ ಹೇಗೆ ಹೋಗಲಿ ?

ಘಾತಿಮಾ — ನಿಜವಾಗಿ ನೀನು ಸುಲ್ತಾನರಿಗೆ ಪ್ರತಿಕ್ರಿಯೆ ಮಾಡುವವನಾಗಿದ್ದರೆ, ಇದೇ ಸಂದರ್ಭವನ್ನು ಉಪಯೋಗಿಸಿ, ಮಂಗಳೂರನ್ನು ಆಕ್ರಮಣ ಮಾಡಬಾರದೇಕೆ ? ಈಗಿನ ಕಾಲದಲ್ಲಿ ಎಲ್ಲೆಲ್ಲಿಯೂ ವಿಪ್ಲವಗಳಾಗುತ್ತಿವೆ. ಯುದ್ಧದಲ್ಲಿ ನೀನೊಬ್ಬ ಪರಾಕ್ರಮಶಾಲಿಯಾದ ಸೇನಾನಾಯಕ. ರಾಜರ ಲಕ್ಷಣಗಳೆಲ್ಲಾ ನಿನ್ನಲ್ಲಿವೆ. ನೀನು ದಕ್ಷಿಣ ಕನ್ನಡದ ಸ್ವಯಂ ರಾಜನಾಗಬಾರದೇಕೆ ?

ಹುಸೇ—ಬೇಗಂಸಾಹೇಬ, ನಾನು ಸೈನ್ಯವನ್ನು ಕಟ್ಟಬಲ್ಲೆ ಕ್ಷಿಪ್ರದಲ್ಲಿಯೇ ಮಂಗಳೂರನ್ನು ಆಕ್ರಮಿಸಬಲ್ಲೆ. ಫರಂಗಿಯವರು ಯಾವಾಗಲೂ ಅದರ ಮೇಲೆ ಕಣ್ಣಿಟ್ಟಿದ್ದಾರೆ. ಅದರಿಂದ ಅದನ್ನು ರಕ್ಷಿಸುವುದು ಹೇಗೆ ?

ಘಾತಿಮಾ—ಅಂಥಾ ಸಂದರ್ಭದಲ್ಲಿ ನಗರದ ಪಾಳಯಗಾರರು ನೀನಿಗೆ ಸಹಾಯ ಮಾಡಲಾರರೆ ? ನೋಡು, ಹುಸೇಖಾ ! ಸೈನ್ಯವನ್ನು ಕಟ್ಟಿ ಮಂಗಳೂರನ್ನು ಹಿಡಿದರೆ, ಟಿಪ್ಪುಸುಲ್ತಾನನಿಗೆ ಬಲವಾದ ವೆಟ್ಟು ಕೊಟ್ಟಂತಾಗುವುದು. ಇಯಜ್‌ಖಾನ ರವರಿಗೂ ಅದರಿಂದ ಬಹಳ ಸಂತೋಷವಾಗಬಹುದು ನಿನ್ನಂಥಾ ಪರಾಕ್ರಮಶಾಲಿಗಳು ಅಂಥದೊಂದು ಪೌರುಷ ಕಾರ್ಯವನ್ನು ಮಾಡಲೇಬೇಕು. ಮಹಮದಾಲಿಯವರು ಎಷ್ಟೋ ಬಾರಿ ಹೇಳುತ್ತಿದ್ದರು ಪರಾಕ್ರಮಶಾಲಿಯಾದ ಪುರುಷನು ಒಂದು ಮಹತ್ಕಾರ್ಯವನ್ನು ಮಾಡಿಬಿಟ್ಟರೆ, ಭಗವಂತನು ಅವನಿಂದ ಅನೇಕ ಮಹತ್ಕಾರ್ಯಗಳನ್ನು ಮಾಡಿಸುತ್ತಾನೆಂದು. ದೊಡ್ಡ ನವಾಬರು ನಿನ್ನಹಾಗೆಯೇ ಸಣ್ಣ ಸೇನಾಧಿಪತಿಗಳಾಗಿದ್ದವರು, ಇಷ್ಟೊಂದು ಮೇಲಕ್ಕೇರಿ ಈ ದೊಡ್ಡ ಮೈಸೂರು ರಾಜ್ಯವನ್ನು ಕಟ್ಟಿ ಲಿಲ್ಲವೇ ? ಮಂಗಳೂರು ಮೈಸೂರಿಗೆ ಯಾವಾಗಲೂ ದೂರಪ್ರದೇಶ ರಾಜ್ಯಸೂತ್ರಗಳು ಸಡಿಲವಾಗಿದ್ದಾಗ ನೀನು ಒಂದು ಬಾರಿ ಅದನ್ನು ಹಿಡಿದುಬಿಟ್ಟರೆ ಸುಲ್ತಾನನು ಅದನ್ನು ಎಂದೆಂದಿಗೂ ಬಿಡಿಸಿಕೊಳ್ಳಲಾರ. ಆಗ ನೀನು ಸುಲ್ತಾನನಿಗೆ ಸಮಸಮ ಪರಾಕ್ರಮಶಾಲಿಯಾಗುತ್ತಿ !

ಹುಸೇ—ಬೇಗಂಸಾಹೇಬ ! ತಾವು ಹೇಳುವುದೆಲ್ಲಾ ಸರಿಯಾಗಿಯೇ ಇದೆ. ಸೈನ್ಯವನ್ನು ಕಟ್ಟುವುದಕ್ಕೆ, ಈ ಕಾರ್ಯಭಾರವನ್ನು ನಡೆಸುವುದಕ್ಕೆ ಬಹಳ ಹಣವು ಬೇಕಾಗುತ್ತದೆ.

ಘಾತಿಮಾ—ಹೌದು ! ಈ ನಗರದ ನಾಡು ಸಂಪದ್ಯುಕ್ತವಾದುದೆಂದು ಕೇಳಿದ್ದೀನೆ. ಈ ಪಾಳಯಗಾರರು ನೀನಿಗೆ ಸಹಾಯ ಮಾಡಲಾರರೆ ?

ಹುಸೇ—ಇಲ್ಲ ! ಬೇಗಂಸಾಹೇಬ್ ! ನಾನು ಸೈನ್ಯವನ್ನು ಕಟ್ಟುತ್ತೇನೆಂದರೆ ಅವರು ಏಕೆ ಹಣ ಕೊಡುತ್ತಾರೆ ? ಅವರಿಗೆ ಅದರಿಂದ ಲಾಭವೇನು ?

ಘಾತಿಮಾ—ನೀನು ಸೈನ್ಯವನ್ನು ಕಟ್ಟು. ಅದಕ್ಕೆ ಹಣವಿಲ್ಲದಿದ್ದರೆ ಕೊಳ್ಳಿ ಹೊಡೆದು ಅವರನ್ನು ಕಾಪಾಡು. ಹೊಸದಾಗಿ ರಾಜ್ಯ ಕಟ್ಟುವ ರಾಜರಿಲ್ಲಾ ಅದೇ ಮಾರ್ಗವನ್ನು ಅನುಸರಿಸುವುದು.

ಹುಸೇ — ಬೇಗಂಸಾಹೇಬ್ ! ತಾವು ಸಮಯದಲ್ಲಿ ಸರಿಯಾಗಿ ಸಲಹೆ ಕೊಟ್ಟಿರಿ ! ನನ್ನಲ್ಲಿ ಕೊಂಚ ಹಣವಿದೆ. ಅದರಿಂದಲೇ ಸಣ್ಣ ಗುಂಪೊಂದನ್ನು ಕಟ್ಟುತ್ತೇನೆ.

ಘಾತಿಮಾ— ನಿನ್ನಲ್ಲಿ ಹಣವೆಷ್ಟಿದೆ ?

ಹುಸೇನ್— ಇಯಜ್ಜಾಖಾನರವರು ಐದುಸಾವಿರ ವರಹಗಳನ್ನು ಕೊಟ್ಟಿದ್ದಾರೆ.

ಘಾತಿಮಾ— ನಾನು ಐದುಸಾವಿರ ವರಹಗಳನ್ನು ಕೊಡುತ್ತೇನೆ. ನೀನು ಹೋಗಿ ನಿನ್ನ ಪರಾಕ್ರಮವನ್ನು ತೋರು !

ಹುಸೇನ್— ಬೇಗಂಸಾಹೇಬ ! ತಮ್ಮಲ್ಲಿ ಹಣವೆಲ್ಲಿದೆ ?

ಘಾತಿಮಾ— ನನ್ನಲ್ಲಿ ಹಣವಿದೆ. ನನ್ನ ಐಶ್ವರ್ಯವೆಲ್ಲವೂ ನನ್ನಲ್ಲಿಯೇ ಇದೆ. ನಾನು ದರಿಯಾಬಾಗಿಗೆ ಬರುವಾಗ ಅದನ್ನೆಲ್ಲಾ ತಂದಿದ್ದೇನೆ.

ಹುಸೇನ್— ಬೇಗಂ ಸಾಹೇಬ ! ತಮ್ಮಿಂದ ನಾನು ಹಣವನ್ನು ತೆಗೆದುಕೊಳ್ಳಲು ಒಪ್ಪುವುದಿಲ್ಲ. ನನ್ನ ಸ್ವಶಕ್ತಿಯಿಂದಲೇ ನಾನು ಈ ಕಾರ್ಯವನ್ನು ಸಾಧಿಸಬಲ್ಲೆ.

ಬೇಗಂಸಾಹೇಬಳಿಗೆ ಮನಸ್ಸಿಗೆ ಎಷ್ಟೋ ಸಮಾಧಾನವಾಯಿತು ತಾನು ಮಹತ್ಕಾರ್ಯ ಮಾಡಿದನೆಂದು ಸಂತೋಷಪಟ್ಟಳು. ಬೇಗಂ ಸಾಹೇಬಳು ದರಿಯಾ ಬಾಗಿಗೆ ಬಂದಮೇಲೆ ಇದೊಂದೇ ಸಂತೋಷಕರದ ಪ್ರಸಂಗ !

ಹುಸೇನ್‌ನು ಮಾರನೆಯ ಪ್ರಾಥಃಕಾಲ ದಾಲತ್‌ರಾಣಿಯವರ ಭೇಟಿ ಮಾಡಿದನು ಅವರು ಹುಸೇನ್‌ನ ಪ್ರವಾಸವನ್ನು ವಿಚಾರಿಸಿದರು ಹುಸೇನ್‌ನು “ರಾಣೀಸಾಹೇಬ್ ! ಇತ್ತಕಡೆ ಎಲ್ಲೆಲ್ಲಿಯೂ ಇಯಜ್ಜಾಖಾನರನ್ನು ಹುಡುಕಿದೆ ಅವರ ಸಮಾಚಾರವೇ ಇಲ್ಲ. ನಾನು ಇಲ್ಲಿ ಸುಮ್ಮನೆ ಕಾಲ ಕಳೆಯಲು ಮನಸ್ಸಿಲ್ಲ ನವಾಬರವರು ನನ್ನನ್ನು ಇಲ್ಲಿ ರಕ್ಷಣೆಗೋಸ್ಕರ ನೇಮಿಸಿದ್ದಾರೆ. ಇಲ್ಲಿ ರಕ್ಷಣೆಯ ಅವಶ್ಯಕತೆಯೇ ಇಲ್ಲ. ನನಗೆ ಅಪ್ಪಣೆಯಿತ್ತರೆ ಇಯಜ್ಜಾಖಾನರ ಅನ್ವೇಷಣೆ ಮಾಡುತ್ತೇನೆ ನಾನು ಅವರ ಸಮೀಪದಲ್ಲಿದ್ದರೆ ಅವರಿಗೂ ಸ್ವಲ್ಪ ಸಹಾಯ ವಾದೀತು” ಎಂದನು.

ದಾಲತ್— ಹೌದು, ಹುಸೇನ್‌ಖಾನ್ ! ನಿನ್ನ ಮಾತು ಯುಕ್ತವಾಗಿದೆ. ನಾವು ಖಾನರವರನ್ನು ಅನ್ವೇಷಣೆ ಮಾಡದೇ ಇರಕೂಡದು.

ಅದಕ್ಕೆ ನೀನೇ ತಕ್ಕ ಮನುಷ್ಯ. ನೀನು ಹೊರಡು. ನಿನಗೆ ಖರ್ಚಿಗೆ ಹಣವನ್ನು ತೆಗೆದುಕೊಂಡು ಹೋಗು.

ಹುಸೇನ್— ಇಲ್ಲ ರಾಣಿಸಾಹೇಬ್ ! ನನಗೆ ಹಣದ ಅವಶ್ಯಕತೆ ಇಲ್ಲ. ನನ್ನ ಗುಜರಾಣಿಯು ಹೇಗೋ ಕಳೆಯುತ್ತದೆ. ಇಲ್ಲಿಂದ ಬಿಟ್ಟು ಹೋಗುವುದಕ್ಕೆ ತಮ್ಮ ಅಪ್ಪಣೆ ಬೇಕು.

ದಾಲತ್— ನೀನು ಹೊರಡು. ಹುಸೇನ್‌ಖಾನ್ ! ನಿನಗೆ ಶ್ರೇಯಸ್ಸಾಗಲಿ, ಖಾನರವರ ಸಮಾಚಾರವು ತಿಳಿಯುತ್ತಲೇ ನನಗಿಗೆ ತಿಳಿಸು.

ಹುಸೇಖಾನನು ಅಪ್ಪಣೆ ಎಂದು ಹೊರಟನು.

ಅದೇದಿನ ಸಾಯಂಕಾಲ ಯಥಾಪ್ರಕಾರ ಹುಸೇಖಾನನು ಮಹಮದಾಲಿ ಯವರ ಗೋರಿಯ ಸಮೀಪದಲ್ಲಿ ಫಾತಿಮಾಬೇಗಂವರವರನ್ನು ಭೇಟಿ ಮಾಡಿದನು ತಾನು ಮಾರನೆಯ ದಿನ ನಸು ಬೆಳಕಿನಲ್ಲಿ ನಗರವನ್ನು ಬಿಟ್ಟು ತೆರಳುವುದಾಗಿ ಹೇಳಿದನು. ಫಾತಿಮಳೂ, ಹುಸೇಖಾನನೂ ಬಹಳ ಹೊತ್ತು ಮಾತನಾಡಿದರು ಹುಸೇಖಾನನಿಗೆ ಈಗ ಈ ಜಗತ್ತಿನಲ್ಲಿರುವ ಬಂಧುವೆಂದರೆ, ಫಾತಿಮಾಬೇಗಂ ಒಬ್ಬಳೇ! “ನೋಡಿ ಬೇಗಂಸಾಹೇಬ್! ನಾನು ಒಂದು ಮಹತ್ಕಾರ್ಯವನ್ನು ಸಾಧಿಸಿದಲ್ಲದೇ ಸುಲ್ತಾನರಿಗೆ ಪ್ರತ್ಯಕ್ಷವಾದ ಒಂದು ಪೆಟ್ಟುಕೊಟ್ಟಲ್ಲದೇ ನಿಮಗೆ ಮುಖ ತೋರಿಸುವುದಿಲ್ಲ! ಈ ಮಹಮದಾಲಿಯವರ ಗೋರಿಯ ಮೇಲೆ ಆಣೆ ಇಟ್ಟು ಹೇಳುತ್ತೇನೆ” ಎಂದು ಶಪಥ ಮಾಡಿದನು

ಫಾತಿಮಳು ತನ್ನ ದೃಷ್ಟಿಯನ್ನು ಹುಸೇಖಾನನ ಮೇಲೆ ಬೀರಿ “ಹುಸೇಖಾ ನೋಡು! ಈ ದಿವಾನರ ಗೋರಿಯ ಮೇಲೆ ಬರೆದಿರುವ ರಕ್ತಾಕ್ಷರಗಳನ್ನು ನೋಡು! ಅದು ಬಡಾಫಕೀರರಿಂದ ಬರೆಯಲ್ಪಟ್ಟ ಬರಹ!” ಎಂದು ಉತ್ತೇಜಿಸಿದಳು.

ಹುಸೇಖಾನನಿಗೆ ವಿದ್ಯುತ್ಪ್ರವಾಹವು ಹರಿದಂತಾಯಿತು ಫಾತಿಮಳ ಆ ದೃಷ್ಟಿಯು ಹೃದಯದಲ್ಲಿ ನಾಟಿತು. “ಮೈಸೂರಿನ ಖಡ್ಗ” ಎಂಬ ಮಾತು ಕಿವಿಯಲ್ಲಿ ರೋಷಿಸುತ್ತಿತ್ತು. ಫಾತಿಮಳನ್ನು ಬೀಳ್ಕೊಂಡು ಹೊರಟು ಹೋದನು.

ಹುಸೇಖಾನನು ಮೂಡು ಬಿದರಿಗೆ ಸಾಮಾನ್ಯ ಮನುಷ್ಯನಂತೆ ಹೋಗಿ ತಲುಪಿದನು. ಇವನು ಊರಿಗೆ ಹೋಗುತ್ತಲೇ ಗೋಪಾಲನ ಅಜ್ಜಿಯ ಮನೆಗೇ ಹೋಗಿ ಇಳಿದನು. ಗೋಪಾಲನ ಅಜ್ಜಿಯು ಆದರದಿಂದ ಉಪಚರಿಸಿದಳು ಮಾರನೆಯ ದಿನ ಊರಲ್ಲಿ ನಾಲ್ಕು ಜನ ದೊಡ್ಡ ಮನುಷ್ಯರನ್ನು ಕಂಡನು ಅವರೊಡನೆ ತಾನು ಮೂಡುಬಿದರೆಯಲ್ಲಿಯೇ ವಸತಿ ಮಾಡಲು ಬಂದಿರುವುದಾಗಿ ತಿಳಿಸಿದನು ಅವರು ಗಳು ಬಹಳ ಆದರಿಸಿ ತಮ್ಮ ಕೈಲಾದ ಸಹಾಯ ಮಾಡುವುದಾಗಿ ವಾಗ್ದಾನವಿತ್ತರು. ದಾಯಾದಿಗಳನ್ನು ಕರೆಸಿ ಭವ್ಯವು ಸ್ವತ್ತನ್ನು ಅವನಿಗೆ ಬಿಟ್ಟುಕೊಡಬೇಕೆಂದು ಪಂಚಾಯಿತಿ ಮಾಡಿದರು. ದಾಯಾದಿಗಳಲ್ಲೊಬ್ಬನು ಗಣ್ಯ ಮನುಷ್ಯನಾಗಿದ್ದನು. ಅವನು “ಹುಡುಗನು ಗಟ್ಟಿಗನಾಗಿ ಕಾಣುತ್ತಾನೆ, ತನ್ನ ಮಗಳನ್ನು ಇವನಿಗೆ ಕೊಟ್ಟರೆ ಒಳ್ಳೇ ವರಸಾಮ್ಯ” ಎಂದುಕೊಂಡು ಇವನ ಕಡೆ ಮಾತನಾಡಿದನು. ಎಲ್ಲರೂ ಒಪ್ಪಿದರು. ಅಲ್ಲಿದ್ದ ಆಸ್ತಿಯು ಅಷ್ಟರಲ್ಲೇ ಇತ್ತು. ಊರು ಹೊರಗೆ ಒಂದು ತೋಟ. ಆ ತೋಟದಲ್ಲಿ ಒಂದು ಮುರುಕು ಮನೆ, ಸ್ವಲ್ಪಗದ್ದೆ. ಇಷ್ಟೇ ಇದ್ದುದು. ಅದನ್ನೆಲ್ಲಾ ಇವನಿಗೆ ವಹಿಸಿದರು. ಶಕೃದಲ್ಲಿಯೇ ಒಂದು ಜೈನರ ಖಸ್ತಿ ಇತ್ತು. ಆ ತೋಟ ಗದ್ದೆ

ಎಲ್ಲ ಬಸ್ತಿಗೆ ಸೇರಿದ್ದೆಂದು ಜಗಳವಿತ್ತು. ಆ ಸ್ವತ್ತು ಭಕ್ತಿಯದೇನೋ ಹೌದು. ಬಸ್ತಿಯ ಜಗಳವಿದೆ ಇವನೇ ತೆಗೆದುಕೊಳ್ಳಲಿ ಎಂದು ಬಿಟ್ಟುಕೊಟ್ಟರು

ಹುಸೇಖಾನನು ತನ್ನ ಹೆಸರನ್ನು ಯಾರಿಗೂ ತಿಳಿಸಲೇ ಇಲ್ಲ ಇವನು ಹಿಂದೆ ಈ ಊರಿನಲ್ಲಿದ್ದಾಗ "ಜೋಟಾ" ಎಂದು ಕರೆಯುತ್ತಿದ್ದರು ಈಗ ದೊಡ್ಡವನಾಗಿದ್ದಾನೆ ಎಲ್ಲರೂ "ಜೋಟಾಭಕ್ಷಿ" ಎಂದು ಕರೆಯುತ್ತಾರೆ. ಈ ಜೋಟಾಭಕ್ಷಿಗೆ ಗೋಪಾಲನೊಬ್ಬನು ಎಡೆಬಿಡದ ಶಿಷ್ಯ. ಜೋಟಾಭಕ್ತಿಯ ನಡೆನುಡಿಗಳು, ವ್ಯವಹಾರಗಳು ಎಲ್ಲಾ ಹಿಂದುಗಳಂತೆ ಇತ್ತು- ಹಿಂದೂಗಳೂ, ಮುಸಲ್ಮಾನರೂ, ಎಲ್ಲರೂ ಇವನನ್ನು ಪ್ರೀತಿಸುತ್ತಿದ್ದರು ಈ ಊರಿನಲ್ಲಿ ಭಕ್ತಿಯು ಗಣ್ಯವ್ಯಕ್ತಿಯಲ್ಲ. ಸರ್ವೇ ಸಾಧಾರಣವ್ಯಕ್ತಿ ಭಕ್ತಿಯೂ, ಗೋಪಾಲನೂ ಸೇರಿ ನಾಲ್ಕುಜನ ಕೆಲಸಗಾರರನ್ನು ಕೆಲಸಕ್ಕೆ ಇಟ್ಟುಕೊಂಡು ಆ ಮುರುಕುಮನೆಯನ್ನೆಲ್ಲಾ ರಿವೇರಿಮಾಡಿದರು. ಆಗ ಆ ತೋಟದ ಮನೆಯು ಮುದ್ದಾದ ಅಚ್ಚುಕಟ್ಟಾದ ಮನೆ ಭಕ್ತಿಯು ಬಸ್ತಿಯ ಯಜಮಾನರನ್ನು ಹೋಗಿ ನೋಡಿದನು ತನ್ನ ಗಡ್ಡಿಯನ್ನು ಬಸ್ತಿಗೆ ಬಿಟ್ಟುಕೊಡುವುದಾಗಿ ಹೇಳಿದನು ಅವರು ಸಂತೋಷದಿಂದ ಒಪ್ಪಿಕೊಂಡರು ಅಲ್ಲಿಗೆ ಬಸ್ತಿಯ ಜಗಳವು ಬಗೆಹರಿದು ಹೋಯಿತು ಇದು ಮುಸಲ್ಮಾನರಿಗೆ ಇಷ್ಟವಿಲ್ಲ ಆದರೂ ಅವನ ಸ್ವತ್ತು ಅವನು ಕಳೆದುಕೊಂಡರೆ ನಮಗೇನು ಅಂದುಕೊಂಡರು ಭಕ್ತಿಯು ಊರಬಾಗಿಲ್ಲ ಒಂದು ಕುಲುಮೆಯನ್ನಿಟ್ಟನು ಇಬ್ಬರು ಕಮ್ಮಾರರನ್ನೂ, ಇಬ್ಬರು ಬಡಗಗಳನ್ನೂ ಕೆಲಸಕ್ಕೆ ಇಟ್ಟುಕೊಂಡನು ಅವರ ಜೊತೆಯಲ್ಲಿ ಭಕ್ತಿಯೂ ಗೋಪಾಲನೂ ಕೆಲಸಮಾಡುತ್ತಿದ್ದರು ಸಣ್ಣ ಪುಟ್ಟಕೆಲಸಗಳು ಬೇಕಾದಷ್ಟು ಬರುತ್ತಿದ್ದವು ಭಕ್ತಿಯು ಕೆಲಸಗಾರರಿಗೆ ಚೆನ್ನಾಗಿ ಮಜೂರಿ ಕೊಡುತ್ತಿದ್ದನು. ಬಂದ ಲಾಭದಲ್ಲಿ ಗೋಪಾಲನಿಗೆ ಸಮಭಾಗ ಹಂಚಿಕೊಡುತ್ತಿದ್ದನು ಗೋಪಾಲನಿಗೆ ತಾನು ಅಷ್ಟು ತೆಗೆದುಕೊಳ್ಳುವುದು ನ್ಯಾಯವಲ್ಲವೆಂದು ತೋರುತ್ತಿತ್ತು. ಭಕ್ತಿಯು ಬಲವಂತ ಮಾಡಿ ಕೊಡುತ್ತಿದ್ದನು

ಈ ಸಮಯಕ್ಕೆ ಸರಿಯಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕ್ಷಾಮವು ಬಂದಿತ್ತು. ಬಡಬಗ್ಗರಿಗೆ ತಿನ್ನುವುದಕ್ಕಿಲ್ಲ. ಕೂಲಿನಾಲಿಗಳು ಸಿಕ್ಕುವುದಿಲ್ಲ ವೇಟಿಯಲ್ಲಿ ವ್ಯಾಪಾರವಿಲ್ಲ ಕೆಲವರು ವರ್ತಕರು ತಮ್ಮ ಮನೆಯ ಕಣಜದಲ್ಲಿ ಸ್ವಲ್ಪ ದವಸ ದಾಸ್ತಾನು ಇಟ್ಟುಕೊಂಡಿದ್ದಾರೆ. ಐಶ್ವರ್ಯವಂತರಿಗೆ ತಿನ್ನುವುದಕ್ಕಿದೆ. ಅವರಲ್ಲಿ ಹಣವಿದೆ. ದಾಸ್ತಾನು ಇದೆ. ಜನರೆಲ್ಲರೂ ದಿಕ್ಕಿಟ್ಟಿದ್ದಾರೆ ಕ್ಷಾಮದ ಸ್ವರೂಪವು ವಿಚಿತ್ರವಾದುದು. ಅದು ಬರುವಾಗ ಬೇಸಿಗೆಯ ಕಾಲದ ಬಿಸಿಲಿನಂತೆ ಸ್ವಲ್ಪ ಸ್ವಲ್ಪ ಏರುತ್ತ ಬರುತ್ತದೆ ಕೊನೆಕೊನೆಗೆ ದೇಶವನ್ನೆಲ್ಲಾ ಆವರಿಸಿ ಕಾಡುಕಿಚ್ಚಿನಂತೆ ಸುಡುತ್ತದೆ. ಕ್ಷಾಮದ ಬಿಸಿಲು ಮೆಲ್ಲಮೆಲ್ಲಗೆ ಏರುತ್ತಾ ಬಂತು.

ಭಕ್ತಿಯು ಸುತ್ತಮುತ್ತಲಿನ ಊರುಗಳಿಗೆಲ್ಲಾ ಹೋಗಿ ಬರುತ್ತಿದ್ದನು. ಹಳ್ಳಿಗಳ ಕಡೆ ತಿರುಗುತ್ತಿದ್ದನು. ಎಲ್ಲಾ ಕಡೆಯೂ ಕ್ಷಾಮದ ಬೇಗೆಯು ಆವರಿಸುತ್ತಿರುವುದು ಅವನ ಕಣ್ಣಿಗೆ ಕಟ್ಟಿದಂತೆ ಆಗಿತ್ತು. ಎಲ್ಲ ಕಡೆಯೂ ಯುವಕರನ್ನು ನೋಡುತ್ತಿದ್ದನು. ಅವರ ಮುಖವು ನಿಸ್ತೇಜಸ್ವವಾಗಿರುವುದನ್ನು ನೋಡಿ ಪರಿತಪಿಸುತ್ತಿದ್ದನು.

ಒಂದು ದಿನ ಒಂದು ಹಳ್ಳಿಯಲ್ಲಿ ಒಂದು ಘಟನೆ ನಡೆಯಿತು. ಒಂದು ಅಂಗಡಿಯ ಮುಂದೆ ದೊಡ್ಡ ಗುಂಪು ಸೇರಿತ್ತು. ಭಕ್ತಿಯು ಅದೇನೆಂದು ಇಣಕಿ ನೋಡಿದನು. ಆಜಾನುಬಾಹುವಾದ ತರುಣನೊಬ್ಬನು ಒಬ್ಬ ಅಂಗಡಿಯ ವರ್ತಕನೊಡನೆ ಜಗಳವಾಡುತ್ತಿದ್ದನು. ಅಷ್ಟೊಂದು ಗುಂಪಿನಲ್ಲಿ ಒಬ್ಬರೂ ಜಗಳವನ್ನು ನಿಲ್ಲಿಸಲು ಹೋಗಲಿಲ್ಲ. ಎಲ್ಲರೂ ತಮಾಷೆ ನೋಡುತ್ತಿದ್ದರು ಅವರಿವರು ಸೇರಿಕೊಂಡು “ಇವನದು ನ್ಯಾಯ! ಅವನದು ನ್ಯಾಯ” ಎಂದು ಮಾತನಾಡಿಕೊಳ್ಳುತ್ತಿದ್ದರು. ಯುವಕನಿಗೆ ಬಹಳ ಕೋಪ ಬಂದಿತ್ತು. ಅವನವನಾಗಿತ್ತು. ವರ್ತಕನಿಗೂ ರೇಗಿತ್ತು. ಅವನು ಯುವಕನ ಕೈಹಿಡಿದುಕೊಂಡು “ಏನೋ, ! ಸುಲ್ತಾನೀರಾಜ್ಯದಲ್ಲಿ ತುರುಕರಿಗೆ ಎದುರೇ ಇಲ್ಲವೆಂದುಕೊಂಡಿದ್ದೀಯೇನೋ ?” ಎಂದು ಒಂದೇಟು ಕೊಟ್ಟನು. ಯುವಕನ ಮಾತು ಮೇರಿ ಮಿಾರಿತು “ಏನೋ! ಕಾಫರ! ಸುಲ್ತಾನರ ಹೆಸರಿತ್ತುವಷ್ಟು ಕೊಬ್ಬಿಹೋಗಿದ್ದ” ಎಂದು ಹೇಳಿ ಸೊಂಟದಲ್ಲಿದ್ದ ಬಾಕನ್ನು ಸೆಳೆದು ಆ ವರ್ತಕನ ಕುತ್ತಿಗೆಗೆ ಇರಿಯುವುದಕ್ಕೆ ಹೋದನು. ಭಕ್ತಿಯು ಚಟ್ಟನೆ ಹಾರಿ ಆ ಯುವಕನ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡನು. ಆ ಯುವಕನಿಗೆ ಕೋಪ ಬಂತು. ಭಕ್ತಿಯು ಮೇಲೆ ಜಗಳಕ್ಕೆ ತಿರುಗಿ ಭಕ್ತಿಯನ್ನೇ ತಿವಿಯುವುದಕ್ಕೆ ಹೋದನು. ಭಕ್ತಿಯು ಒಂದೇಟುಕೊಟ್ಟು ಅವನನ್ನು ನೆಲಕ್ಕೆ ಉರುಳಿಸಿ ಆ ಬಾಕನ್ನು ಕಿತ್ತುಕೊಂಡನು. ಅಲ್ಲಿದ್ದ ಜನರೆಲ್ಲರೂ ಭಕ್ತಿಯು ಎಷ್ಟು ಗಟ್ಟಿಗ ಎಂದು ಮೆಚ್ಚಿದರು. ಭಕ್ತಿಯು ವರ್ತಕನನ್ನು ಜಗಳದ ಕಾರಣವೇನೆಂದು ಕೇಳಿದನು. ಅವನು ಆ ಯುವಕನು ತನಗೆ ಮೂರು ರೂಪಾಯಿ ಕೊಡಬೇಕೆಂದೂ, ಎಷ್ಟು ಕೇಳಿದರೂ ಸತಾಯಿಸುತ್ತಾನೆಂದೂ, ರೇಗಿಕೊಂಡು ಹೇಳಿದನು. ಭಕ್ತಿಯು ನಗುತ್ತಾ ಸೊಂಟದಿಂದ ತೆಗೆದು ಮೂರು ರೂಪಾಯಿ ಕೊಡುವುದಕ್ಕೆ ಹೋದನು. ಶೆಟ್ಟಿಯು ಇಲ್ಲಾ ಸಾಹೇಬರೇ! ನಾನು ತೆಗೆದುಕೊಳ್ಳುವುದಿಲ್ಲ. ಅವನೇ ಕೊಡುತ್ತಾನೆ. ಎಂದಾದರೂ ಕೊಡಲಿ ಧಾಂಡಿಗ! ಸಂಪಾದಿಸಿ ಕೊಡಲಾರನೆ? ಇನ್ನು ದೇವರಾಣೆ. ಅವನನ್ನು ಕೇಳುವುದಿಲ್ಲ. ಹೋಗಿ! ಎಂದನು. ಭಕ್ತಿಯು ಬಲವಂತ ಮಾಡಿ ಧೂಪಾಯಿ ಕೊಟ್ಟನು. ಶೆಟ್ಟಿಯು ಕೈಗೆ ದಿಟ್ಟುಕೊಂಡನು. ಅಲ್ಲಿಗೆ ಮುಗಿಯಿತು ಜಗಳ! ಯುವಕನು ದುರದುರನೆ ಭಕ್ತಿ

ಯನ್ನು ನೋಡುತ್ತಾ ನಿಂತಿದ್ದನು. ಭಕ್ತಿಯು ನಗುತ್ತಾ “ಬಾ! ನಮ್ಮ ಮನೆಗೆ ಹೋಗೋಣ!” ಎಂದನು ಯುವಕನು ಅವನ ಹಿಂದೆ ಹೋದನು

ಭಕ್ತಿ—ಯುವಕನೇ ನಿನ್ನ ಹೆಸರೇನು ?

ಯುವಕ—ನನ್ನ ಹೆಸರು ಇಮಾಂ!

ಭಕ್ತಿ—ಏನು ಕೆಲಸ ಮಾಡುತ್ತಿ ?

ಇಮಾಂ—ಏನೂ ಕೆಲಸ ಸಿಕ್ಕುವುದಿಲ್ಲ

ಭಕ್ತಿ—ಒಳ್ಳೆಯದು ನಾನು ಕೆಲಸ ಕೊಡುತ್ತೇನೆ, ಬರುವಿಯಾ ?

ಇಮಾಂ—ಇಲ್ಲ! ನೀನು ಹರಾಂ ಮುಸಲ್ಮಾನರಿಗೆ ಅವಮಾನ ಮಾಡಿದ್ದಿ.

ಭಕ್ತಿ—ನಾನೇನು ಅವಮಾನ ಮಾಡಿದೆ ?

ಇಮಾಂ—ಆ ಶೆಟ್ಟಿ ಮುಸಲ್ಮಾನರನ್ನು ಬಯ್ಯುತ್ತಿದ್ದರೆ, ಸುಲ್ತಾನರನ್ನು ಅಲ್ಲ ಗಳೆಯುತ್ತಿದ್ದರೆ ಅವನಿಗೆ ದುಡ್ಡು ಕೊಟ್ಟು ಸಲಾಂ ಹೊಡೆದೆ! ನನ್ನನ್ನೇ ತಪ್ಪಿಗೆ ಗುರಿ ಮಾಡಿದೆ.

ಭಕ್ತಿ—ನಿನಗೆ ಅಷ್ಟೊಂದು ಮತಾಭಿಮಾನವಿದೆಯೆ ? ನೀನು ಅಂಥಾ ಸುಲ್ತಾನರ ಭಕ್ತನೇ ?

ಇಮಾಂ—ಅಲ್ಲತ್ ಕಾಣುವುದಿಲ್ಲವೇ ? ನಿನಗೆ ?

ಭಕ್ತಿ—ಸರಿ! ನೀನು ಸುಲ್ತಾನರ ಘಾಜಿನಲ್ಲಿ ಹೋಗಿ ಕೆಲಸಕ್ಕೆ ಸೇರಬಾರ ದೇಕೆ ?

ಇಮಾಂ—ಬಹಳ ಪ್ರಯತ್ನ ಮಾಡಿದೆ. ಕೆಲಸ ಸಿಕ್ಕಲಿಲ್ಲ ಅಲ್ಲಿ ಲಂಚ ಕೊಡಬೇಕು ನನ್ನಲ್ಲಿ ಹಣವಿಲ್ಲ!

ಭಕ್ತಿ—ಆಹಾ! ಲಂಚ ಕೊಡಬೇಕು. ಹಣವಿಲ್ಲ ಕೆಲಸವಿಲ್ಲ ನೀನು ಸುಲ್ತಾನರ ಭಕ್ತ! ಹೋಗಲಿ, ನನಗೇಕೆ ಆ ಮಾತು ? ಲಂಚವಿಲ್ಲ, ರುಪುವತ್ತಿಲ್ಲ. ನಾನು ಕೆಲಸ ಕೊಡುತ್ತೇನೆ ಬಾ

ಇಮಾಂ—ಎಷ್ಟು ಸಂಬಳ ಕೊಡುತ್ತಿ ?

ಭಕ್ತಿ—ಘೌಜುದಾರಿ ಕೆಲಸದ ಎರಡರಷ್ಟು !

ಇಮಾಂ—ನಿನ್ನಲ್ಲಿಯೇ ಕೆಲಸಕ್ಕೆ ಸೇರುತ್ತೇನೆ

ಹಾಗೆಯೇ ಇಬ್ಬರೂ ಮಾತನಾಡುತ್ತಾ ಮುಂದೆ ಹೋದರು.

ಭಕ್ತಿ—ಇಮಾಂ! ನೀನು ಇಷ್ಟು ಮೈಕಟ್ಟಿನ ತರುಣನಾಗಿದ್ದಿ. ತೇಜಸ್ವಿ ಯಾಗಿದ್ದಿ. ಇದುವರೆಗೂ ಎನೂ ಕಸಬು ಕಲಿತಿಲ್ಲವೆ ?

ಇಮಾಂ—ಎಲ್ಲಾ ಆಯಿತು! ನಾನು ಬಟ್ಟೆಗಳನ್ನು ಹೊಲೆಯುತ್ತಿದ್ದೆ. ಸ್ವಲ್ಪ ಬಟ್ಟೆಗಳನ್ನಿಟ್ಟು ಮಾರಾಟ ಮಾಡುತ್ತಿದ್ದೆ. ಎಲ್ಲಾ ಹೋಯಿತು, ಪಾಪರಾದೆ.

ಭಕ್ತಿ— ಏಕೆ ಪಾಪರಾದೆ ?

ಇಮಾಂ— ಕಾಣುವುದಿಲ್ಲವೆ ? ಬರಗಾಲ ! ಬಟ್ಟೆಗಳನ್ನೆಲ್ಲಾ ಮಾರಿ ಮಾರಿ ತಿಂದುಬಿಟ್ಟೆ, ಈಗ ಬಟ್ಟೆಗಳೂ ಇಲ್ಲ ಮಾರಾಟವೂ ಇಲ್ಲ. ಹೊಟ್ಟಿಗೆ ಮೊದಲೇ ಇಲ್ಲ !

ಭಕ್ತಿ— ನಾನು ಬಂಡವಾಳ ಕೊಡುತ್ತೇನೆ ನೀನು ವ್ಯಾಪಾರ ಮಾಡು !

ಇಮಾಂ— ಅದೆಲ್ಲಾ ನಡೆಯುವುದಿಲ್ಲ ಈ ಕಾಲದಲ್ಲಿ ವ್ಯಾಪಾರ ಸಾಪಾರ ಒಂದೂ ಸಾಗುವುದಿಲ್ಲ ನೀನು ಇಂದು ಬಂಡವಾಳ ಕೊಟ್ಟರೆ, ನಾಳೆ ಈ ಶಿಟ್ಟಿಯಂತೆ ಬೀದಿಗಳೆಯುತ್ತಿ ಮರ್ಯಾದೆಯಿಂದ ಬದುಕುವಂತಿಲ್ಲ ನನಗೆ ಎರಡು ಹೊತ್ತು ಒಳ್ಳೇ ಊಟ ಕೊಡು. ಅಂಗರೇಕುಗಳನ್ನು ಕೊಡು ನೀನು ಹೇಳಿದ ಕೆಲಸ ಮಾಡುತ್ತೇನೆ ಇವತ್ತು ಭಂಡಾರವನ್ನು ಲೂಟಿ ಮಾಡಿಕೊಂಡು ಬರುವಂತೆ ಹೇಳು' ಮಾಡುತ್ತೇನೆ. ನಾನು ಅಂಥಾ ಸ್ವಾಮಿಭಕ್ತ. ಪರೀಕ್ಷೆ ಮಾಡಿನೋಡು

ಭಕ್ತಿಗೆ ಸಂತೋಷವಾಯಿತು “ಬಾ! ನನ್ನ ಜೊತೆಯಲ್ಲಿ” ಎಂದು ಮನೆಗೆ ಕರೆದುಕೊಂಡು ಹೋದನು ಅವನಿಗೂ ಊಟಕ್ಕೆ ಬಡಿಸಿ ತಾನೂ ಊಟಮಾಡಿದನು. ಊಟವಾಗುತ್ತಲೇ ಇಮಾಂ ಭಕ್ತಿಯನ್ನು ಕುರಿತು, “ಇದೇನು ಖಾವಿಂದ್ ! ನಿಮಗೆ ಸಂಸಾರವಿಲ್ಲವೋ ? ನೀವೇ ಅಡಿಗೆ, ನೀವೇ ಊಟ !” ಎಂದನು.

ಭಕ್ತಿ— ಹೌದು ಇಮಾಂ ! ನನಗೆ ಸಂಸಾರವಿಲ್ಲ, ನಾನು ಒಬ್ಬಂಟಿಗ

ಇಮಾಂ— ನಾನೂ ಹಾಗೆಯೇ ನನಗೂ ಏನೂ ಇಲ್ಲ ಮರ್ಯಾದೆಯಾಗಿ ಬದುಕಬೇಕು ಅಷ್ಟೆ ನನಗೇನು ಕೆಲಸ ? ಖಾವಿಂದ್ !

ಭಕ್ತಿ— ಕೆಲಸ ಕೊಡುತ್ತೇನೆ. ನನ್ನ ಜೊತೆಯಲ್ಲಿರು

ಮಾರನೆಯ ದಿನ ಊರು ಮಧ್ಯದಲ್ಲಿರುವ ಬಸ್ತಿಯ ಬಾಗಿಲಿನಲ್ಲಿ ಒಂದು ಚಿಕ್ಕ ಬಟ್ಟಿಯಂಗಡಿಯನ್ನು ತೆರೆದನು. ಅಲ್ಲಿ ಇಮಾಂನನ್ನು ಇಟ್ಟು “ಇಮಾಂ! ಈ ಅಂಗಡಿಯು ನನ್ನದು. ನೀನು ಇಲ್ಲಿ ಕೆಲಸಮಾಡು. ನಾನು ಸಂಬಳ ಕೊಡುತ್ತೇನೆ. ನಿನಗೆ ಲೆಖ್ಪ ಇಡುವುದಕ್ಕೆ ಬರುತ್ತದೇನು ?”

ಇಮಾಮನು “ಲೆಖ್ಪ ಬರುವುದಿಲ್ಲ ಆದರೆ ಎಲ್ಲಾ ಕರಾರ್ಪಕ ಒಂದು ಕಾಸೂ ಅವೋಹವಿಲ್ಲ. ವ್ಯತ್ಯಾಸ ಬಂದರೆ ತಲೆ ಹಾರಿಸಿಬಿಡು”

ಕೆಲವು ದಿನಗಳಲ್ಲಿಯೇ, ಈ ಇಮಾಮನು ಪ್ರಾಣಕ್ಕೆ ಪ್ರಾಣ ಕೊಡುವ ಭಕ್ತನಾದನು

ಎರಡು ತಿಂಗಳುಗಳಲ್ಲಿ ಭಕ್ತಿಯು ಒಂದು ನೂರು ಜನ ಯುವಕರನ್ನು ತಯಾರು ಮಾಡಿದನು. ಇದರಲ್ಲಿ ಹತ್ತು-ಹತ್ತು ಜನರಿಗೆ ಒಂದೊಂದು ತುಕಡಿ ! ಅವರುಗಳು ಒಬ್ಬೊಬ್ಬರಿಗೆ ಪ್ರಾಣ ಪ್ರಾಣ ಸ್ನೇಹ. ಒಂದೊಂದು ಕೆಲಸದಲ್ಲಿಯೂ, ಆ ತುಕಡಿಯಲ್ಲಿ

ಒಂಭತ್ತು ಜನರು ಮಡಿದುಹೋದರೂ ಹತ್ತನೆಯವನು ಗೆಲ್ಲಬೇಕು. ಇಲ್ಲವೇ ಹತ್ತು ಜನರೂ ಸಾಯಬೇಕು ಅಂತಹ ಸ್ನೇಹ ! ಅಂತಹ ಒಗ್ಗಟ್ಟು ! ಇಂತಹ ದಳಗಳನ್ನು ಸಿದ್ಧಮಾಡಿದನು. ಇವರೆಲ್ಲರಿಗೂ ಭಕ್ತಿಯು ದುಡ್ಡು ಕೊಡುತ್ತಾನೆ. ಯಾವ ಯಾವುದೋ ಮಾರ್ಗಗಳಲ್ಲಿ ಇವರೆಲ್ಲರಿಗೂ ದುಡ್ಡು ಬರುತ್ತೆ ದುಡ್ಡು ಬರುವ ಮಾರ್ಗಗಳು ಯಾರಿಗೂ ಗೊತ್ತಿಲ್ಲ ಆದರೆ, ಎಲ್ಲರೂ ಭಕ್ತಿಯ ಭಕ್ತರು, ಭಕ್ತಿಯ ಕುಲುಮೆಯಲ್ಲಿ ಉಳಿ, ಬಾಚಿ, ಕತ್ತಿ, ಕುಡುಗೋಲು, ಗುಳ ಇಂಥಾ ಅನೇಕ ಉಯುಕ್ತವಾದ ಪದಾರ್ಥಗಳು ತಯಾರಾಗುತ್ತವೆ ಬಹಳ ಬಾಳಿಕೆ ಬರುತ್ತವೆ, ಬಹಳ ಹದವಾಗಿವೆ ಎಂದುಕೊಳ್ಳುತ್ತಾರೆ ಈಗ ಈ ಕುಲುಮೆಯಲ್ಲಿ ಅನೇಕರು ಕೆಲಸ ಮಾಡುತ್ತಾರೆ. ಅವರೆಲ್ಲರೂ ಹೊರಗಡೆ ಮಜೂರಿ ಕೆಲಸಗಾರರಾದರೂ ಒಳಗೆ ಭಕ್ತಿಯ ಗುಂಪುಗಳಿಗೆ ಸೇರಿದವರು ಭಕ್ತಿಯೂ, ಗೋಪಾಲನೂ ಈ ಕುಲುಮೆಯಲ್ಲಿ ಸರ್ವದಾ ಕೆಲಸ ಮಾಡುತ್ತಾರೆ. ಭಕ್ತಿಯು ಒಂದು ವಿಧವಾದ ಬಾಕುಗಳನ್ನು ತಯಾರು ಮಾಡಲು ಆರಂಭಿಸಿದನು ಪ್ರತಿದಿನವೂ ಈ ಬಾಕುಗಳು ೫-೬ ಕ್ಕಿಂತ ಹೆಚ್ಚಾಗಿ ತಯಾರಾಗುವುದಿಲ್ಲ. ಅದಕ್ಕೆ ಭಕ್ತಿಯು ಮನೆಯಲ್ಲಿಯೇ ಹದ ಕೊಡುತ್ತಾನೆ. ಅವುಗಳು ಎಲ್ಲಿಯೋ ಮಾಯವಾಗಿ ಹೋಗುತ್ತವೆ. ಗುಂಪು ಗುಂಪಾಗಿ ಅಲೆಯುವ ಯುವಕರ ಹತ್ತಿರವೆಲ್ಲಾ ಇಂಥದು ಒಂದೊಂದು ಬಾಕು ಇದೆ ಮೊಹರಂ ಹಬ್ಬದಲ್ಲಿಯೂ, ನವರಾತ್ರಿಯಲ್ಲಿಯೂ ಈ ಯುವಕರು ಕರಿಯ ಚಡ್ಡಿಗಳು, ಕೆಂಪು ಅಂಗಿಗಳು ಆಕಾಶ ಬಣ್ಣದ ಕಚ್ಚಿನರುಮಾಲುಗಳನ್ನು ಧರಿಸಿಕೊಂಡು ಚರ್ಮದ ನಡುಕಟ್ಟುಗಳನ್ನು ಕಟ್ಟಿಕೊಂಡು ಪದಗಳನ್ನು ಹಾಡುತ್ತಾ ಉತ್ಸವಗಳನ್ನು ಮಾಡುತ್ತಾರೆ ಈ ದಿರಸುಗಳೆಲ್ಲಾ ಇಮಾಂ ತಯಾರು ಮಾಡಿದ್ದು ಇಂತಹ ನೂರಾರು ಗುಂಪುಗಳು ದಕ್ಷಿಣ ಕರ್ನಾಟಕದಲ್ಲೆಲ್ಲಾ ಇದೆ ಭಕ್ತಿಯ ಹೆಸರು ಎಲ್ಲೆಲ್ಲಿಯೂ ಇದೆ ಈ ಭಕ್ತಿಯು ಯಾರೆಂಬುದನ್ನು ಯಾರೂ ಅರಿಯರು !

ಭಕ್ತಿಯು ಐಶ್ವರ್ಯವಂತನಂತೆ ಕಾಣುವುದಿಲ್ಲ ಕುಲುಮೆಯ ಮೇಷ್ಟ್ರಿ ! ಸಣ್ಣ ಬಟ್ಟೆಯಂಗಡಿಯ ಮಾಲೀಕ ಅವನ ಮನೆಯಲ್ಲಿ ಹೆಂಡರಿಲ್ಲ. ಮಕ್ಕಳಿಲ್ಲ. ಆಳು ಕಾಳುಗಳಿಲ್ಲ. ಬಂದ ಹಣದಲ್ಲಿ ತನ್ನ ಹೊಟ್ಟೆ ಬಟ್ಟೆಗಳಿಗೆಟ್ಟುಕೊಂಡು, ಮಸೀದಿಗಳಲ್ಲಿ, ಲಂಗರುಖಾನೆಗಳಲ್ಲಿ ದಾನಮಾಡಿಬಿಡುತ್ತಾನೆ. ಆದರೂ “ಭಕ್ತಿಯು ದುಡ್ಡು ಕೊಡುತ್ತಾನೆ, ಭಕ್ತಿಯು ದುಡ್ಡು ಕೊಡುತ್ತಾನೆ” ಎಂಬ ವದಂತಿಯು ಜಿಲ್ಲೆಯಲ್ಲೆಲ್ಲಾ ಹರಡಿದೆ. ಅವನ ವಿಷಯದಲ್ಲಿ ಅನೇಕ ಕಟ್ಟು ಕಥೆಗಳನ್ನು ಅಲ್ಲಲ್ಲಿ ಮಾತನಾಡಿಕೊಳ್ಳುತ್ತಾರೆ ಆ ಮನೆಯನ್ನು ಕಟ್ಟುವಾಗ ಭಕ್ತಿಗೆ ಕೊಪ್ಪರಿಗೆ ಸಿಕ್ಕಿತು ಎಂದು ಅನೇಕರು ಹೇಳುತ್ತಾರೆ. ಆ ಊರಿನಲ್ಲಿ, ಊರಿನ ಹೊರಗೆ ಹಾಳು ಮಂಟಪದಲ್ಲಿರುವ ಫಕೀರನೊಬ್ಬನು ಚಿನ್ನವನ್ನು ಮಾಡುತ್ತಾನೆ. ಭಕ್ತಿಯು ಆ ಫಕೀರನ ಭಕ್ತ. ಆ ಫಕೀರನು

ಪ್ರತಿದಿನವೂ ಎರಡು ಕೋಳಿಯ ನೊಟ್ಟಿಗಳಷ್ಟು ಗಾತ್ರ ಚಿನ್ನವನ್ನು ಕೊಡುತ್ತಾನೆ ಎಂದು ಕೆಲವರು ಹೇಳುತ್ತಾರೆ ಇದೆಲ್ಲಾ ಊರಿನ ಕಥೆಗಳು ಒಂದು ಊರಿನಲ್ಲಿ ಒಂದು ವಿಧ, ಮತ್ತೊಂದೂರಿನಲ್ಲಿ ಇನ್ನೊಂದು ವಿಧ ಕಥೆಗಳು ಹಬ್ಬಿವೆ ಇದೆಲ್ಲಾ ಘೌಜುದಾರ್ ಕುತುಬುದ್ದೀನರವರಿಗೆ ಮುಟ್ಟಿಲ್ಲ.

ಜಂಗಮರ ಹಾವಳಿ

ಕಾರ್ಕಳವು ದಕ್ಷಿಣ ಕನ್ನಡದಲ್ಲಿ ಒಂದು ಮುಖ್ಯಸ್ಥಳ. ಈ ದಿನ ಈ ಕಾರ್ಕಳ ವೇಟಿಯಲ್ಲಿ ಬಲು ಗದ್ದಲ ಬಹಳ ಸಡಗರ ಊರಲ್ಲಾ ತಳಿರು ತೋರಣಗಳಿಂದ ಅಲಂಕೃತವಾಗಿದೆ ಕಛೇರಿಯವರಿಗೆಲ್ಲಾ ಬಲು ಓಡಾಟ! ಇಂದು ಘೌಜುದಾರ್ ಕುತುಬುದ್ದೀನರು ಈ ಊರಿಗೆ ಬರುತ್ತಾರೆ ಈ ದಿನ ಜಮಾಬಂದಿ ಘೌಜುದಾರರು ಎಲ್ಲ ಸರ್ವನೊಡನೆ ಬಂದಿದ್ದಾರೆ ಸುಲ್ತಾನರೇ ಬಂದರೆ ಎಷ್ಟು ಅಟ್ಟಹಾಸವೋ, ಅಷ್ಟು ಅಟ್ಟಹಾಸವೂ ಇದೆ ಹತ್ತಾರು ಮಂದಿ ದೊಡ್ಡ ಮನುಷ್ಯರು ಸರ್ಕಾರೀ ಹಣ ವನ್ನು ಕಟ್ಟಿಬಿಟ್ಟಿದ್ದಾರೆ. ಬಡವರೆಲ್ಲಾ ಬರೀ ಕೈಲಿ ಬಂದಿದ್ದಾರೆ ಬರಗಾಲ. ಏನು ಕೊಟ್ಟಾರು ? ಎಲ್ಲಾ ವಿಚಾರಣೆಯಾಯಿತು ಕೊನೆಗೆ ಕುತುಬುದ್ದೀನರು ನಿಮ್ಮ ಊರಿನ ಜಮಾಬಂದಿಯು ಪೂರ್ತಿಯಾಗದಿದ್ದರೆ ನಿಮ್ಮ ಊರಿಗೆ ಆಗೌರವ ಯಾರಾ ದರೂ ನಹಿಸಿಕೊಂಡು ಸರ್ಕಾರದ ಹಣ ಕಟ್ಟಿಬಿಟ್ಟರೆ ಬಹಳ ಗೌರವ ಎಂದು ಹೇಳಿದರು. ದೊಡ್ಡ ಮನುಷ್ಯರೆಲ್ಲರೂ ಅದನ್ನೇ ಪುಷ್ಟೀಕರಿಸಿದರು. ಧರಣಿಯ್ಯನವರು ಮುಂದೆ ಬಂದು “ಒಂದು ಲಕ್ಷ ರೂಪಾಯಿಗಳನ್ನು ನಾನೇ ಕೊಟ್ಟುಬಿಡುತ್ತೇನೆ ನೀವು ಗಳೆಲ್ಲಾ ಒಂದೆರಡು ತಿಂಗಳಲ್ಲಿ ಕೊಟ್ಟು ಬಿಡಬೇಕು, ಇಲ್ಲದಿದ್ದರೆ ಜಮಾನೆಲ್ಲಾ ನನಗೇ ವಹಿಸಿಬಿಡಬೇಕು. ಅದಕ್ಕೆ ನೀವು ಒಪ್ಪದಿದ್ದರೆ ಸರ್ಕಾರವೇ ಖುದ್ದು ಬಂದಿದೆ. ಎಲ್ಲರ ಮನೆಯನ್ನೂ ಝಡ್ಡಿ ಮಾಡಿಬಿಡಲಿ” ಎಂದು ಖಡಾಖಂಡಿತವಾಗಿ ಹೇಳಿದರು. ದೊಡ್ಡವರೆಲ್ಲಾ “ನ್ಯಾಯ! ನ್ಯಾಯ!” ಎಂದರು. ಘೌಜುದಾರರಿಗೆ ಒಂದು ಲಕ್ಷ ರೂಪಾಯಿಗಳನ್ನು ಒಪ್ಪಿಸುವುದಾಗಿ ಮಾತುಕೊಟ್ಟರು. ಕುತುಬುದ್ದೀನರು “ಧರಣಿಯ್ಯನವರಿಂದ ಈ ಊರಿಗೇ ಗೌರವ ಬಂತು ? ಊರಿಗೆ ಒಬ್ಬೊಬ್ಬರು ಇಂಥವರು ಇರಬೇಕು” ಎಂದು ಶ್ಲಾಘಿಸಿದರು.

ಬಡಜನರೆಲ್ಲಾ ಬಂದು ಬರಗಾಲ ಬಂದಿದೆ, ತಿನ್ನುವುದಕ್ಕಿಲ್ಲ ಎಂದು ಘೌಜುದಾರರಲ್ಲಿ ಮೊರೆಯಿಟ್ಟರು. ಘೌಜುದಾರರು “ಏನು ಮಾಡಲಾದೀತು! ಮಳೆ ಬಿಳಿ ದೇವರಿಗೆ ಸೇರಿದ್ದು ! ಅದಕ್ಕೆ ರಾಜರೇನು ಮಾಡಲಾದೀತು ? ದೇವರು ಕೊಡಬೇಕು, ಸುಖವಾಗಬೇಕು” ಎಂದು ಹೇಳಿದರು.

ಬ್ರಾಹ್ಮಣನೊಬ್ಬನು ಮುಂದೆ ಬಂದು ಎದೆ ಬಡಿದುಕೊಳ್ಳುತ್ತಾ, “ನುಹಾ ಸ್ವಾಮಿ ! ಬಡಜನ ಹೊಟ್ಟೆಗಿಲ್ಲದೇ ಸಾಯುತ್ತೆ. ಸರ್ಕಾರದವರು ಏನಾದರೂ ಮಾಡಲೇಬೇಕು” ಎಂದು ದಿಟ್ಟತನದಿಂದ ಹೇಳಿದನು ಎಲ್ಲರೂ “ಹೌದು! ಹೌದು!” ಎಂದರು “ನೀವು ಸರಿಯಾಗಿ ಹೇಳಿದಿರಿ! ಅಷ್ಟು ತೀರ ಇಲ್ಲದವರಿಗೆ ಸರ್ಕಾರದವರು ಅಂಬಲಿ ಗಂಜಿ ಕಾಸಿಹಾಕಲು ಏರ್ಪಾಡು ಮಾಡುತ್ತೇವೆ” ಎಂದು ಘೌಜುದಾರರು ಹೇಳಿದರು ಕೊನೆಗೆ ಜಾತಿಯ ಮಾತು ಬಂತು ಘೌಜುದಾರರು “ಅದು ಬಲು ದೊಡ್ಡ ಪ್ರಶ್ನೆ ! ಹಿಂದೂಗಳಲ್ಲಿ ಅನೇಕ ಜಾತಿಗಳಿವೆ ಒಂದು ಜಾತಿಯವರು ಮುಟ್ಟಿದ್ದು ಮತ್ತೊಂದು ಜಾತಿಯವರು ಉಣ್ಣುವುದಿಲ್ಲ ಇದ್ದ ನಾವು ಕೈಹಾಕಿ ದರೆ ನಮಗೆ ಬಹಳ ಕಿಟ್ಟಹೆಸರು ಆದರೆ ತಂಟೆಗೆ ನಾವು ಬರಬಾರದು ನೀವು ನೀವೇ ನಿಮ್ಮ ನಿಮ್ಮ ಜಾತಿಯವರಲ್ಲಿ ಯಾರಿಗೆ ತೀರಾ ಗತಿಯಿಲ್ಲವೋ ಅವರಿಗೆ ಅನ್ನ ಹಾಕಿರಿ !” ಎಂದುಬಿಟ್ಟರು.

ಕೆಂಪು ದಿರಸಿನ ಯುವಕನೊಬ್ಬನು ಮುಂದೆ ಬಂದು ಘೌಜುದಾರರಿಗೆ ಸಲಾಂ ಮಾಡಿದನು “ಹುಜೂರು ! ಅನ್ನವಿಲ್ಲದೇ ಅನೇಕರು ಸಾಯುತ್ತಿದ್ದಾರೆ. ನಾವು ಅಲ್ಲಿ ಇಲ್ಲಿ ಭಿಕ್ಷವೆತ್ತಿ ಕಡುಬಡವರಿಗೆ ಗಂಜಿ ಹಾಕುತ್ತಿದ್ದೇವೆ ಆ ಭಿಕ್ಷವೂ ಸಿಕ್ಕುವುದಿಲ್ಲ. ಈ ದುಡ್ಡುಳ್ಳ ದೊಡ್ಡ ಮನುಷ್ಯರೆಲ್ಲರೂ ನಮ್ಮ ಮಾತಿಗೆ ಕಿವಿಗೊಡುವುದೇ ಇಲ್ಲ. ಆ ಸಾಯುವ ಬಡಪ್ರಾಣಿಗಳ ಕಡೆ ತಿರುಗಿ ನೋಡುವುದೂ ಇಲ್ಲ ತಮ್ಮ ಸನ್ನಿಧಾನಕ್ಕೆ ಬಂದು ದಾನಧರ್ಮದ ದೊಡ್ಡ ದೊಡ್ಡ ಮಾತುಗಳನ್ನಾಡುತ್ತಾರೆ ಸರ್ಕಾರದವರೇ ಅನ್ನ ಹಾಕಬೇಕು” ಎಂದನು

ಜನರ ಗುಂಪಿನಿಂದ “ಹೌದು! ಹೌದು!” ಎಂಬ ಸದ್ದು ಕೇಳಿಸಿತು

ಘೌಜುದಾರರು “ಸರ್ಕಾರದವರು ಏನು ಮಾಡಲೂ ಆಗುವುದಿಲ್ಲ ನೀವೇ ಮಾಡಿರಿ. ಒಳ್ಳೇ ಕೆಲಸ! ಈ ದೊಡ್ಡಮನುಷ್ಯರಿಗಲ್ಲಾ ತಗ್ಗಿ ನಡೆಯಿರಿ. ಎಲ್ಲರೂ ಸಹಾಯ ಮಾಡುತ್ತಾರೆ ನಾನು ನೂರು ಮುಡಿ ಅಕ್ಕಿಯನ್ನು ಕೊಡಿಸುತ್ತೇನೆ ತೆಗೆದುಕೊಳ್ಳಿರಿ” ಎಂದು ಹೇಳಿದರು.

ಜನರೆಲ್ಲರೂ ಘೌಜುದಾರರನ್ನು ಕೊಂಡಾಡಿದರು

ಈ ಕೆಂಪು ದಿರಸಿನ ಗುಂಪಿನವರು ಬಡಬಗ್ಗರಿಗೆ ಸೇವೆ ಮಾಡುತ್ತಾರೆಂದು ಘೌಜುದಾರರಿಗೆ ತಿಳಿದಿತ್ತು. ಇವರು ಅಲ್ಲಲ್ಲಿ ಬಹುಜನರಿದ್ದಾರೆ ಸಮಯ ಬಂದಾಗ ಇವರನ್ನೆಲ್ಲಾ ಸೈನ್ಯಕ್ಕೆ ಸೇರಿಸಿಬಿಡಬಹುದು. ಆದರೂ ಈ ಯುವಕರ ಗುಂಪನ್ನು ನೋಡಿದರೆ ಏನೋ ಸಂದೇಹ !

ಬೆಳಗಾಗುತ್ತಲೇ ಊರಿನಲ್ಲೆಲ್ಲಾ ಗದ್ದಲ ! ಎಲ್ಲೆಲ್ಲಿಯೂ ಗುಸುಗುಂಪಲು !

“ಕಳ್ಳರು ರಾತ್ರಿ ಧರಣಯ್ಯನವರ ಮನೆ ಲೂಟಿ ಮಾಡಿದರು ಕೊಳ್ಳೆ ಹೊಡೆದರು” ಎಂದು ಎಲ್ಲರೂ ಗಾಬರಿಯಿಂದ ಮಾತನಾಡಿಕೊಳ್ಳುತ್ತಿದ್ದರು

ರಾತ್ರಿ ಧರಣಯ್ಯನವರ ಮನೆಗೆ ಕಳ್ಳರು ನುಗ್ಗಿದರು ಗಂಡಸರನ್ನೆಲ್ಲಾ ಬಾಯಿಗೆ ಬಟ್ಟೆ ತುರುಕಿ ಹಜಾರದ ಕಂಬಗಳಿಗೆ ಕಟ್ಟಿಹಾಕಿದರು ಹೆಗ್ಗಸರನ್ನೆಲ್ಲಾ ಕೋಣೆಗಳಲ್ಲಿ ಕೂಡಿದರು ಸಗಗಳನ್ನೆಲ್ಲಾ ಸುಲಿಗೆ ಮಾಡಿದರು ಧರಣಯ್ಯನವರನ್ನು “ಹಣವೆಲ್ಲಿದೆ ಹೇಳು ? ಘೌಜುದಾರರಿಗೆ ಹಣ ಕಟ್ಟುತ್ತೀಯಾ ? ಊರನ್ನೆಲ್ಲಾ ಉಪವಾಸ ಕೆಡುವು ತ್ತೀಯಾ ?” ಎಂದು ಹೇಳಿ ಬಾಕಿನಿಂಗ ಚುಚ್ಚಿಬಿಡುವುದಾಗಿ ಹೆದರಿಸಿದರು. ಧರಣಯ್ಯ ನವರು ಮನಸ್ಸು ಗಟ್ಟಿ ಮಾಡಿ ಹಣವಿರುವ ಸ್ಥಳ ತೋರಿಸಲಿಲ್ಲ ದರೋಡೆಕೋರರು ಸ್ವಲ್ಪವೂ ಕರುಣೆ ತೋರುತ್ತಿರಲಿಲ್ಲ ಧರಣಯ್ಯನವರು ಪ್ರಾಣ ತೆತ್ತುಬಿಡುವರೆಂದು ಹೆದರಿ ಅವರ ಹೆಂಡತಿಯು ಖಜಾನೆಯನ್ನು ತೋರಿಸಿಬಿಟ್ಟರು ಅದನ್ನೆಲ್ಲಾ ಕಳ್ಳರು ಸ್ವಾಧೀನಪಡಿಸಿಕೊಂಡು ಹೊರಟು ಹೋದರು

ಈ ಸಮಾಚಾರವು ಊರಲ್ಲೆಲ್ಲಾ ಹರಡಿತು ಘೌಜುದಾರರಿಗೂ ತಿಳಿಯಿತು ಅವರಿಗೆ ಬಹಳ ಆಗ್ರಹ ಬಂದಿತು ನಾವಿರುವಾಗಲೇ ಈ ಊರಿನಲ್ಲಿ ಇಂಥಾ ಕೆಲಸ ನಡೆಯಿತೇ ಎಂದು ಎಲ್ಲ ಅಧಿಕಾರಿಗಳ ಮೇಲೆಯೂ ಆಗ್ರಹಗೊಂಡರು ದರೋಡೆ ಕೋರರನ್ನು ಈ ದಿನವೇ ಸತ್ತೆ ಮಾಡಬೇಕೆಂದು ಕೊತ್ತಾಲ ಚೌಕೀದಾರರಿಗೆ ಎಲ್ಲ ರಿಗೂ ಕಟ್ಟಪ್ಪಣೆ ಮಾಡಿದರು ಧರಣಯ್ಯನವರ ಮನೆಗೆ ಖುದ್ದಾಗಿ ಘೌಜುದಾರರ ಸವಾರಿಯು ಹೊರಟಿತು ಅವರನ್ನು ಸಮಾಧಾನ ಮಾಡಿದರು. ಯಾರೋ ದುರುಳರು ಈ ಕೆಲಸ ಮಾಡಿದ್ದಾರೆ ಒಂದೇ ದಿನದಲ್ಲಿ ಸತ್ತೆಯಾಗುತ್ತದೆಂದು ಧೈರ್ಯ ಹೇಳಿದರು.

ಊರಿನಲ್ಲೆಲ್ಲಾ ಇದೇ ಮಾತು ! ಅಂಥಾ ಧರ್ಮಾತ್ಮರಿಗೆ ಹೀಗಾಗಬಹುದೇ ಎಂದು ನೇಚಾಡುವವರು ಕೆಲವರು ಅನ್ಯಾಯದ ದುಡ್ಡು ಆದದ್ದೇ ಸರಿ ಎಂಬುವ ವರು ಹಲವರು ಘೌಜುದಾರರು ಊರಿನಲ್ಲೇ ಇದ್ದಾರೆ ಖಂಡಿತ ಸತ್ತೆಯಾಗುತ್ತೆ. ಎಂದು ಕೆಲವರು ! ಹೋಗಿಬಿಟ್ಟಿತಪ್ಪಾ ! ಕಳ್ಳರ ಕೈಗೆ ಸಿಕ್ಕಿದ ಗಂಟು ! ಎನ್ನುವವರು ಮತ್ತೆ ಕೆಲವರು ಅಂತೂ ಆ ದಿನವೆಲ್ಲಾ ಹೀಗೆಯೇ ಕಳೆಯಿತು ! ಕಳ್ಳರ ಸತ್ತೆ ಯಾಗಲಿಲ್ಲ. ಘೌಜುದಾರರಿಗೆ ತಾವು ಈ ಊರಿನಲ್ಲಿರುವಾಗಲೇ ಇಷ್ಟು ದೊಡ್ಡ ಲೂಟಿ ನಡೆದುಹೋಯಿತಲ್ಲ. ಇನ್ನು ಸರ್ಕಾರದ ಬಿಗಿ ಇರುವುದು ಹೇಗೆ ಎಂದು ಬಹಳ ಆಗ್ರಹ ಬಂತು ಅಧಿಕಾರಿಗಳನ್ನೆಲ್ಲಾ ಕರೆಸಿ ಕ್ರೂರವಾದ ತಾಕೀತುಕೊಟ್ಟು ಪಮ್ಮ ರಾಜಧಾನಿಗೆ ಹಿಂದಿರುಗಿದರು.

ಧರಣಯ್ಯನವರ ಮನೆ ಲೂಟಿಯಾದಂತೆ, ಎಲ್ಲೆಲ್ಲಿಯೂ ದೊಡ್ಡ ಮನುಷ್ಯರ ಗಳ ಮನೆ ಕೊಳ್ಳೆ ಹೊಡೆಯುವುದು ಆರಂಭವಾಯಿತು. ಘೌಜುದಾರರಿಗೆ ಇಂತಹ

ಅನೇಕ ವರದಿಗಳು ಬಂದವು ಕಳ್ಳರನ್ನು ಹಿಡಿಯಲು ಘೌಜುದಾರರು ಎಷ್ಟೋ ಏರ್ಪಾಡುಗಳನ್ನು ಮಾಡಿದರು ಏನೂ ಪತ್ತೆಯಾಗಲಿಲ್ಲ ಈ ಸಮಾಚಾರಗಳು ಶ್ರೀರಂಗಪಟ್ಟಣಕ್ಕೆ ಹೇಗಾದರೂ ಮುಟ್ಟುತ್ತದೆ ತನಗೆ ಕೆಟ್ಟ ಹೆಸರು ಬರುತ್ತದೆ ಎಂದು ಭಯ ಹುಟ್ಟಿತು ಅನೇಕ ಮಂದಿ ದೊಡ್ಡ ಮನುಷ್ಯರನ್ನು ಕರೆಸಿದರು. ಆಪ್ತರನ್ನು ಕರೆಸಿದರು. ಆಲೋಚನೆ ಮಾಡಿದರು ಕ್ಷಾಮವು ಹೆಚ್ಚುತ್ತಿದೆ ಜನರಿಗೆ ಹೊಟ್ಟೆಗಿಲ್ಲ. ಅದರಿಂದಲೇ ಈ ದುಷ್ಕೃತ್ಯಗಳು ನಡೆಯುತ್ತಿವೆ ಎಂಬುದಾಗಿ ಅವರೆಲ್ಲರೂ ಅರಿಕೆ ಮಾಡಿದರು ಇದನ್ನು ದಮನ ಮಾಡುವುದಕ್ಕೆ ಏನಾದರೂ ಮಾಡಬೇಕೆಂದು ತೀರ್ಮಾನವಾಯಿತು ಘೌಜುದಾರರು ತಾವೇ ದೇಶದಲ್ಲೆಲ್ಲಾ ಸಂಚಾರ ಮಾಡಿ ಈ ಕಳ್ಳರನ್ನು ಅಡಗಿಸುವುದಾಗಿ ವಾಗ್ದಾನವಿತ್ತರು. ಲೂಟಿ, ದರೋಡೆಗಳ ವರದಿಗಳೇನೋ ಬರುತ್ತಲೇ ಇದ್ದುವು

ಇದೇ ಸಮಯದಲ್ಲಿ ವೀರಶೈವ ಜಂಗಮರು ದಕ್ಷಿಣ ಕನ್ನಡದಲ್ಲಿ ವೀರಶೈವಮತ ಪ್ರಚಾರಕ್ಕೆ ಆರಂಭಿಸಿದ್ದರು ಈ ಜಂಗಮಯ್ಯಗಳು ಬಹು ಮಂದಿ ಉತ್ತರಕರ್ಣಾಟಕದಿಂದ ಬಂದವರು ಒಬ್ಬಿಬ್ಬರು ನಗರದ ಕಡೆಯವರು ಈ ಜಂಗಮಯ್ಯಗಳಿಗೆ ಯಾವ ಭೀತಿಯೂ ಇರಲಿಲ್ಲ ಇವರುಗಳು ವೀರಶೈವಮತಪ್ರಚಾರಕ್ಕೆ ಬಂದವರು ಆದರೂ ಅಲ್ಲಲ್ಲಿ ಮಾತನಾಡುವಾಗ “ನಗರದ ರಾಜ್ಯವು ಶಿವಪ್ಪನಾಯ್ಕನ ರಾಜ್ಯ, ವೀರಶೈವರ ರಾಜ್ಯ. ಅದು ಅಸ್ತವಾಗಿ ಹೋಯಿತು ಕರ್ಣಾಟಕದಲ್ಲಿ ವೀರಶೈವರಾಜ್ಯವನ್ನು ಕಟ್ಟಬೇಕು” ಎಂದು ಹೇಳುತ್ತಿದ್ದರು. ಈ ವೀರಶೈವ ಜಂಗಮಯ್ಯಗಳು. ತಾವು ಮತಪ್ರಚಾರ ಮಾಡುವ ಕಡೆಯೆಲ್ಲಾ ಅನ್ನದಾನ ಮಾಡುತ್ತಿದ್ದರು ಬರಗಾಲದಲ್ಲಿ ಇದು ಜನರನ್ನು ಜಿನ್ನಾಗಿ ಆಕರ್ಷಿಸುತ್ತಿತ್ತು ಒಬ್ಬ ಜಂಗಮಯ್ಯನಿಗೆ “ಅನ್ನದಾನಯ್ಯ” ಎಂದೇ ಹೆಸರಾಗಿಹೋಗಿತ್ತು

ಇದನ್ನು ನೋಡಿ ಕೆಲವರು ಜೈನರಿಗೂ, ಬ್ರಾಹ್ಮಣರಿಗೂ ಸಹನೆ ಇರಲಿಲ್ಲ. ಇವರೆಲ್ಲಾ ಈ ವೀರಶೈವರಿಗೆ ಏನಾದರೂ ಬಲವಾದ ಪ್ರತೀಕಾರ ಮಾಡಬೇಕೆಂದು ಹವಣಿಸುತ್ತಿದ್ದರು ಈ ವೀರಶೈವರಿಗೆ ವಿರೋಧಿಗಳಾದ ಕೆಲವರು ಮುಖಂಡರು ಘೌಜುದಾರ ಕುತುಬುದ್ದೀನರನ್ನು ಭೇಟಿ ಮಾಡಿದರು ದಕ್ಷಿಣ ಕನ್ನಡದಲ್ಲಿ ನಡೆಯುತ್ತಿರುವ ಕೊಳ್ಳೇ ದರೋಡೆಗಳನ್ನೆಲ್ಲಾ ಈ ಜಂಗಮಯ್ಯಗಳೇ ಮಾಡಿಸುತ್ತಿದ್ದಾರೆಂದೂ, ಇಲ್ಲಿ ಸುಲಿಗೆ ಮಾಡುವ ಚಿನ್ನ ಬೆಳ್ಳಿಗಳನ್ನೆಲ್ಲಾ ಉತ್ತರ ಕರ್ಣಾಟಕಕ್ಕೆ ಸಾಗಿಸುತ್ತಿದ್ದಾರೆಂದೂ ತಿಳಿಸಿದರು. ಘೌಜುದಾರನಿಗೆ ಇದು ಮನಸ್ಸಿಗೆ ಜಿನ್ನಾಗಿ ತಟ್ಟಿತು ಅವನು ರಾಜಕರ್ಮಚಾರಿಗಳನ್ನು ಕರೆಸಿ ಈ ಜಂಗಮಯ್ಯಗಳ ಮೇಲೆ ನಿಗಾ ಇಡಬೇಕೆಂದು ಹುಕ್ಕು ಮಾಡಿದನು. ಈ ಜಂಗಮಯ್ಯಗಳು ಅಧಿಕಾರಿಗಳನ್ನು ತಿರಸ್ಕಾರದಿಂದ

ಕಾಣುತ್ತಿದ್ದರು. ಅಲ್ಲಲ್ಲಿ ಈ ಅಧಿಕಾರಿಗಳಿಗೂ, ವೀರಶೈವಮತಪ್ರಚಾರಕರಿಗೂ ಘರ್ಷಣೆಗಳಾಗುತ್ತಿತ್ತು.

ಮುಲ್ಕಿ ಎಂಬ ಸ್ಥಳದಲ್ಲಿ ಒಬ್ಬ ಮುಸಲ್ಮಾನ ಕಿಲ್ಲೇದಾರನಿದ್ದನು ಇವನು ಬಹಳ ದರ್ಸದಿಂದ ಮೆರೆಯುತ್ತಿದ್ದನು ಮುಲ್ಕಿಗೆ ಜಂಗಮಯ್ಯಗಳು ಬರಕೂಡದೆಂದು ಡಂಗೂರ ಹೇಳಿಸಿದನು ಅಲ್ಲಿ ಮೂವರು ನಾಲ್ವರು ಹರವಾದಿಗಳಾದ ಜಂಗಮರು ಸೇರಿದರು. ಮುಲ್ಕಿಯ ಅಧಿಕಾರಿಗೂ, ಜಂಗಮರಿಗೂ ಮುಖಾಮುಖಿ ಜಗಳ ವಾಯಿತು. ರೋಷಾವೇಶವು ಹೆಚ್ಚಿತು ರಾಜಭಟರು ಅನೇಕರನ್ನು ದಂಡಿಸಿದರು ಅಲ್ಲಿ ಆ ದಿನ ರಾತ್ರಿ ದೊಡ್ಡ ದೊಂಬಿಯಾಗಿ ಕಿಲ್ಲೇದಾರರನ್ನು ಹೊಡೆದು ಕೊಂದುಬಿಟ್ಟರು ಈ ಸಮಾಚಾರವು ಘೋಷದಾರರಿಗೆ ತಿಳಿಯಿತು. ಅವರಿಗೆ ಪ್ರಚಂಡ ಕೋಪ ಬಂತು ರಾಜಭಟರನ್ನು ನಾಲ್ಕು ಕಡೆ ಕಳುಹಿಸಿ ಕನ್ನಡ ಜಿಲ್ಲೆಯಲ್ಲಿರುವ ಜಂಗಮರನ್ನೆಲ್ಲಾ ಹಿಡಿದು ತರಬೇಕೆಂದು ಹುಕ್ಕುಂ ಮಾಡಿದರು. ಅನೇಕರು ತಲೆ ತಪ್ಪಿಸಿಕೊಂಡು ಓಡಿ ಹೋದರು ಕೆಲವರು ಜಂಗಮರು ಸಿಕ್ಕಿಕೊಂಡರು ಅವರನ್ನೆಲ್ಲಾ ಘೋಷದಾರರ ಆಸ್ಥಾನಕ್ಕೆ ಹಿಡಿದು ತಂದರು ಕುತುಬುದ್ದೀನನು ಕೋಪಾವೇಶದಿಂದ ಅವರಲ್ಲಿ ಇಬ್ಬರು ಮೂವರನ್ನು ಶೂಲಕ್ಕೆರಿಸಿದನು ಕೆಲವರನ್ನು ಬಂದೀಖಾನೆಯಲ್ಲಿಡಿಸಿದನು ಅನೇಕರನ್ನು ಕಶೆಗಳಿಂದ ಹೊಡೆಸಿ ಗಡೀಘಾರು ಮಾಡಿಸಿದನು ಇದರಿಂದ ದೇಶವೆಲ್ಲಾ ಅಲ್ಲಕಲ್ಲೋಲವಾಯಿತು. ಘೋಷದಾರನು ಸುಲ್ತಾನರ ಸಮ್ಮುಖಕ್ಕೆ ಒಂದು ಓಲೆಯನ್ನು ಬರೆಸಿ ಕಳಿಸಿದನು “ಜನರು ಮಂಗಳೂರಿನಲ್ಲಿ ಗುಲ್ಲೆಬ್ಬಿಸಿದ್ದಾರೆ ಕ್ಷಾಮದ ಬಾಧೆಯಿಂದ ಬಡಜನರು ಪೀಡಿತರಾಗಿದ್ದಾರೆ ಮಳೆ ಬೆಳೆಗಳೇ ಇಲ್ಲ. ದೇಶದಲ್ಲಿ ಎಲ್ಲೆಲ್ಲಿಯೂ ಕೊಳ್ಳೆ, ದರೋಡೆ, ಕಳವುಗಳು ನಡೆಯುತ್ತಿವೆ ಇದಕ್ಕೆಲ್ಲಾ ಉತ್ತರದ ಕಡೆಯಿಂದ ಬಂದಿದ್ದ ಜಂಗಮಯ್ಯಗಳೇ ಕಾರಣ. ಅವರೆಲ್ಲರನ್ನೂ ಪತ್ತೆ ಮಾಡಿಸಿ, ಹಿಡಿ ತರಿಸಿ ಸರಿಯಾದ ಶಿಕ್ಷೆ ಮಾಡಿಸಿದೆ. ಇನ್ನು ಈ ಪ್ರಾಂತ ಜಂಗಮಯ್ಯಗಳು ತಲೆ ಇಡದಂತೆ ಮಾಡಿದ್ದೇನೆ. ದಕ್ಷಿಣ ಕನ್ನಡವು ಶಾಂತಿಗೆ ಬಂದಂತೆಯೇ ಸರಿ” ಎಂಬುದಾಗಿ ಬರೆಸಿ ಇಲ್ಲಿಯ ಸಂಗತಿಗಳೆಲ್ಲವನ್ನೂ ವಿವರಿಸುವಂತೆ ರಾಜಕರ್ಮಚಾರಿಗಳನ್ನು ಕಳುಹಿಸಿಕೊಟ್ಟನು.

ವಿಪ್ಲವದ ಮೂಲ ಪುರುಷನು ಭಕ್ತಿಯೋ-ಫಕೀರನೋ

ವಿಪ್ಲವದ ಸ್ವರೂಪವೇ ಹೀಗೆ! ಯಾರೋ ವಿಪ್ಲವದ ಬೀಜಗಳನ್ನು ಬಿತ್ತುತ್ತಾರೆ ಅದು ಎಲ್ಲಿಯೋ ಮೊಳೆಯುತ್ತದೆ. ಎಲ್ಲಿಯೋ ಶಾಖೆಗಳು ಕಾಣಿಸಿಕೊಳ್ಳುತ್ತವೆ ಯಾವುದೋ ರೂಪಾಂತರಗಳನ್ನು ತಾಳುತ್ತದೆ. ಭಕ್ತಿಯು ಯಾವುದೋ ರೂಪದಲ್ಲಿ ಬಿತ್ತಿದ ಈ ವಿಪ್ಲವ ಬೀಜವು ಜಂಗಮರ ಬಂಡಾಯರೂಪವನ್ನು ತಾಳಿ ಜಂಗಮರ

ವಧೆಯಲ್ಲಿ ಪರ್ಯವಸಾನವಾಯಿತು ಭಕ್ತಿಯು ಇದನ್ನೆಲ್ಲಾ ಜಾಗರೂಕತೆಯಿಂದ ಕಾಯುತ್ತಿದ್ದನು ಈಗ ಕೆಂಪಂಗಿಯ ಭಟರು ಹತ್ತು ಸಾವಿರ ಮಂದಿ ಇದ್ದಾರೆ ಇವರಿಗೆಲ್ಲಾ ದಿರಸಿದೆ ದೊಣ್ಣೆಗಳಿವೆ ಕರಾರಿಗಳಿವೆ ಎಷ್ಟೋಜನರಲ್ಲಿ ಒಳ್ಳೇ ಕತ್ತಿಗಳಿವೆ ಸಾವಿರಾರು ಒಂದೂಕಗಳಿವೆ ಭಕ್ತಿಯು “ಯಾವ ಕ್ಷಣದಲ್ಲಿ ಅಂದರೆ ಆ ಕ್ಷಣ ಮಂಗಳೂರನ್ನು ಹಿಡಿಯಬಹುದು ಇಯಜ್ಞಾಖಾನರು ಹೊಸದೊಂದು ರಾಜ್ಯವನ್ನು ಕಟ್ಟುವುದಾಗಿ ಶಪಥ ಮಾಡಿದ್ದಾರೆ ನಾನು ಇಲ್ಲಿ ಹೊಸರಾಜ್ಯವನ್ನು ಸಿದ್ಧ ಮಾಡಿದ್ದೇನೆ ಅವರು ಇಲ್ಲಿಗೆ ದರ್ಶನವಿತ್ತರ ಒಂದೇ ದಿನದಲ್ಲಿ ಈ ಕೊಂಕಣ ರಾಜ್ಯವನ್ನು ಹಿಡಿದು ಅವರಿಗೆ ಒಪ್ಪಿಸಬಲ್ಲೆ!” ಎಂದುಕೊಳ್ಳುತ್ತಿದ್ದನು

ಕುತುಬುದ್ದೀನನು ಬಲು ಬುದ್ಧಿವಂತ ಈಗ ಅವನ ಕಣ್ಣುಮುಂದೆ ವಿಪ್ಲವವು ಚೆನ್ನಾಗಿ ಕಾಣುತ್ತಿದೆ. ಇದು ಕ್ಷಾತುವಲ್ಲ ಜಂಗಮರ ಬಂಡಾಯವೂ ಅಲ್ಲ. ಇದೆಲ್ಲಾ ಕೆಂಪಂಗಿಯ ತರುಣರ ಹಾವಳಿಯೇ ಸರಿ! ಇವರಿಗೆಲ್ಲ ಆಯುಧಗಳಿವೆ. ದಿರಸು ಇದೆ ಪ್ರಬಲವಾದ ಒಗ್ಗಟ್ಟಿದೆ ನಾವು ಇವರನ್ನು ಕೆಣಕಿದರೆ ನಮ್ಮ ಸೈನ್ಯದೊಡನೆ ಎದರು ನಿಂತು ಖಾಡಾಖಾಡಿ ಯುದ್ಧಮಾಡಬಲ್ಲರು ನಮ್ಮ ಸೈನ್ಯವು ಸ್ವಲ್ಪ ಕಂಗೆಟ್ಟಿದೆ ಕ್ರಾಮದಿಂದ ಸೈನಿಕರ ಮನೆಮಂದಿ ಮಕ್ಕಳು ಕೊರಗಿದ್ದಾರೆ. ಯುದ್ಧವಾದರೆ ನಮಗೆ ಅಪಜಯವಾದರೂ ಆಗಬಹುದು ಯುದ್ಧಕ್ಕೆ ಬೇಕಾದ ಸಿದ್ಧತೆಗಳೂ ಇಲ್ಲ ಸುಲ್ತಾನರ ಅಪ್ಪಣೆಯಿಲ್ಲದೇ ಯುದ್ಧವನ್ನಾದರೂ ನಾನು ಎಚ್ಚಿ ಸುವುದೆಂತು? ಹೀಗೆ ಯೋಚನೆ ಮಾಡತೊಡಗಿದನು ಈ ವಿಪ್ಲವದ ಮೂಲ ಪುರುಷನಾರು? ಇವನನ್ನು ಕಂಡು ಹಿಡಿಯದೆ ಯಾವುದನ್ನೂ ಮುಂದುವರಿಸಕೂಡದು ಇದು ಪ್ರಜಾಕ್ಷೋಭೆಯಲ್ಲ ರಾಜಕೀಯ ವಿಪ್ಲವ! ಯಾವನೋ ರಾಜಕೀಯ ಪುರುಷನು ಈ ವಿಪ್ಲವವನ್ನು ಆಡಿಸುತ್ತಿದ್ದಾನೆ ಇದಕ್ಕೆ ಎಷ್ಟೊಂದು ಹಣಬೇಕು? ನಮ್ಮ ವಿಜಾನೆಯಿಲ್ಲವನ್ನೂ ಬರೆದು ಮಾಡಿದರೂ ಇಷ್ಟು ಹಣವಿಲ್ಲ ಇಂಗ್ಲೀಷರು ಇದಕ್ಕೆ ಬೆಂಬಲ ಕೊಟ್ಟಿದ್ದಾರೆಯೇ? ಇಲ್ಲ! ಮರಾಟರು ಈ ಸೂತ್ರಗಳನ್ನು ಆಡಿಸುತ್ತಿರಬಹುದೇ? ಅಲ್ಲ! ಹಾಗಾದರೆ ಯಾರು? ಈತನೆಲ್ಲಿದ್ದಾನೆ?

ರಾಜಕರ್ಮಚಾರಿಗಳು ಕೆಲವು ಸಮಾಚಾರಗಳನ್ನು ತಂದರು. ಕಾರ್ಕಳದಲ್ಲಿರುವ ಫಕೀರರೋ-ಮೂಡುಬಿದರೆಯಲ್ಲಿರುವ ಭಕ್ತಿಯೋ ಈ ಕೆಂಪಂಗಿಯವರ ಮೂಲ ಪುರುಷರೆಂದು ಘೌಜುದಾರರಿಗೆ ಅರಿಕೆ ಮಾಡಿದರು “ಈ ಆಯುಧಗಳೆಲ್ಲಾ ಭಕ್ತಿಯಿಂದಲೇ ತಯಾರಾದುವುಗಳೇನೋ ಖಂಡಿತ! ಈ ದಿರುಸುಗಳು ಇಮಾಮನ ಅಂಗಡಿಯಲ್ಲಿ ತಯಾರಾದುವುಗಳು” ಎಂದು ಬಿನ್ನವಿಸಿದರು “ಕಾರ್ಕಳದಲ್ಲಿ ಪದ್ಮನಾಭನೆಂಬ ಬ್ರಾಹ್ಮಣನಿದ್ದಾನೆ. ತನಗೆ ಹೆಚ್ಚಾಗಿ ಧನಸಹಾಯ ಮಾಡಿದರ ಈ ಗುಟ್ಟನ್ನು ಹಿಡಿದು ಕೊಡುವುದಾಗಿ ಹೇಳುತ್ತಾನೆ” ಎಂದು ಹೇಳಿದರು ಕುತುಬು

ದ್ವೀನನು ತಿರಸ್ಕಾರದಿಂದ ನಕ್ಕನು “ಕಾರ್ಕಳದಲ್ಲಿರುವ ಫಕೀರರು ಮಹಾಪುರುಷರು. ಅವರು ವಿರಕ್ತರು. ಅವರಿಗೇನು ಬೇಕಾಗಿದೆ ಅವರೇಕೆ ವಿದ್ರೋಹ ಮಾಡುತ್ತಾರೆ. ಭಕ್ಷಿಯನ್ನು ನೋಡಬೇಕು ಅಷ್ಟು ಸಾಧಾರಣ ಮನುಷ್ಯ, ಇಂಥಾ ಮಹತ್ಕಾರ್ಯಕ್ಕೆ ಕೈ ಹಾಕುವುದು ಅಸಂಭವ ಅವನು ಮುಸಲ್ಮಾನ! ಅವನಲ್ಲಿ ಅಷ್ಟೊಂದು ಆಪಾರ ಹಣವೆಲ್ಲಿಂದ ಬರಬೇಕು? ಮುಸಲ್ಮಾನರ ರಾಜ್ಯದಲ್ಲಿ ಮುಸಲ್ಮಾನರು ವಿದ್ರೋಹಮಾಡುತ್ತಾರೆಂಬುದನ್ನು ನಂಬುವುದಕ್ಕಾಗುವುದಿಲ್ಲ. ಆ ಕಾರ್ಕಳದ ಪದ್ಮನಾಭನ ಮೇಲೆ ಕಣ್ಣೆತ್ತಿರಿ. ಇದೆಲ್ಲಾ ಜಂಗಮರ ಬಂಡಾಯವೆಂದೇ ನಮ್ಮ ಭಾವನೆ ಆದರೂ ಎಲ್ಲಾ ಕಡೆಯೂ ಕಣ್ಣೆತ್ತಿರಬೇಕು” ಎಂದು ಹೇಳಿ ಅವರನ್ನು ಕಳಿಸಿ ಕೊಟ್ಟನು

ಒಬ್ಬೊಬ್ಬರಾಗಿ ಎಲ್ಲಾ ಊರಿನ ಖಿಲ್ಜೀದಾರರನ್ನೂ ಮಾಮಲೇದಾರರನ್ನೂ ಕರೆಸಿದನು ಉದಾಸೀನವಾದ ಧೋರಣೆಯಲ್ಲಿ ಕೆಂಪಂಗಿಯವರ ವಿಷಯ ಅವರಲ್ಲಿ ಪ್ರಸ್ತಾಪ ಮಾಡಿ ನೋಡಿದನು ಕೆಂಪಂಗಿಯವರ ಮೇಲೆ ಯಾವ ದೂರುಗಳೂ ಇಲ್ಲ ಅವರುಗಳಲ್ಲಿ ಅನೇಕರು ಬಂದು ಬಂದು ನಮ್ಮಲ್ಲಿ ಸುಲ್ತಾನರ ಘೌಜಿಗೇ ಸೇರುತ್ತೇವೆಂದು ಕೇಳುತ್ತಾರೆ. ನಮ್ಮ ದೇಶದಲ್ಲಿ ಇಷ್ಟೊಂದು ಕಳ್ಳತನಗಳಾಗಿದೆ ಒಂದು ನಗವಾದರೂ ಪತ್ತೆಯಾಗಿಲ್ಲ. ಕೆಂಪಂಗಿಯವರು ಈ ಕಳ್ಳತನವನ್ನು ಮಾಡುತ್ತಿದ್ದರೆ ಆ ನಗಗಳು ಇಲ್ಲೇ ಮಾರಾಟಕ್ಕೆ ಬರಬೇಕಾಗಿತ್ತು ಅದೆಲ್ಲಾ ದೇಶಾಂತರಕ್ಕೆ ಹೋಗುತ್ತಿವೆಯೆಂದೇ ನಮ್ಮ ಊಹೆ! ಈ ಕೊಳ್ಳೆ ದರೋಡೆಗಳಲ್ಲಿ ಮಹಾರಾಷ್ಟ್ರರು ಪ್ರಸಿದ್ಧರು ಈ ಕಳುವು ಕೊಳ್ಳೆ ದರೋಡೆಗಳನ್ನು ಮಹಾರಾಷ್ಟ್ರರೇ ಮಾಡುತ್ತಿದ್ದಾರೆ ಉತ್ತರ ದಿಕ್ಕಿನಲ್ಲಿ ಬಲವಾದ ಸೈನ್ಯವಿಟ್ಟು ಕಾವಲು ಕಾಯಬೇಕು, ಎಂದು ತಿಳಿಸಿದರು ಘೌಜುದಾರನಿಗೆ ಇದು ಸರಿಯೆಂದೇ ಹೊಳೆಯಿತು.

ಘೌಜುದಾರನು ಮೂಡುಬಿದರೆಯಲ್ಲಿ ಮೊಕ್ಕಾಂ ಮಾಡುವುದಾಗಿಯೂ, ಅಲ್ಲಿ ತಕ್ಕ ಏರ್ಪಾಡುಗಳನ್ನು ಮಾಡಬೇಕೆಂದೂ ಅಲ್ಲಿಯ ಮಾಮಲೇದಾರರಿಗೆ ರಾಯಸವನ್ನು ಕಳಿಸಿದನು ಘೌಜುದಾರರು ಬರುತ್ತಾರೆಂದರೆ ಮಾಮಲೇದಾರರಿಗೆ ಬಲು ಕಷ್ಟ! ಬಹಳ ದುಡ್ಡು ಖರ್ಚಾಗುತ್ತೇ ಮಾಮಲೇದಾರನು ಎಲ್ಲಾ ಏರ್ಪಾಟುಗಳನ್ನು ಮಾಡಿದನು ಘೌಜುದಾರರು ಊರಿಗೆ ಬಂದು ಇಳಿದರು ದೊಡ್ಡ ದೊಡ್ಡ ಮನುಷ್ಯರುಗಳೆಲ್ಲಾ ಒಬ್ಬೊಬ್ಬರಾಗಿ ಬಂದು ಭೇಟಿನಾಡಿದರು ಬಡ ಜನರು ಬಂದು ಕಷ್ಟ ಸುಖಗಳನ್ನು ಹೇಳಿಕೊಂಡರು ಎಲ್ಲವನ್ನೂ ಸಾವಧಾನದಿಂದ ಕೇಳಿ ಸವಾಧಾನ ಹೇಳಿ ಕಳುಹಿಸಿದನು ಅನಂತರ ಮಾಮಲೇದಾರನು ಮೂಡುಬಿದರೆಯಲ್ಲಿ ಯಾವ ಕಳ್ಳತನಗಳೂ ನಡೆಯಲಿಲ್ಲವೆಂದು ತನ್ನ ಪ್ರತಾಪವನ್ನು ವಿನಯದಿಂದ ಹೇಳಿಕೊಂಡನು. ಈ ಊರಿನಲ್ಲಿ ಎಲ್ಲ ದೊಡ್ಡ ಮನುಷ್ಯರೂ ಬಂದು ನಮ್ಮ ಭೇಟಿ ಮಾಡಿ

ಕೊಂಡು ಹೋದರು “ಚೋಟಾಭಕ್ಷಿಯು ಮಾತ್ರ ಬರಲಿಲ್ಲ” ಎಂದು ಘೌಜುದಾರರು ಹೇಳಿದರು ಮಾಮಲೇದಾರರು “ಅವನು ಒಳ್ಳೆಯ ಮನುಷ್ಯ ಆದರೆ ಸನ್ನಿಧಾನಕ್ಕೆ ಬರುವಷ್ಟು ಗಣ್ಯಮನುಷ್ಯನಲ್ಲ!” ಎಂದು ಹೇಳಿದನು ಆದರೂ ಆ ಘೌಜುದಾರರು “ಆ ಚೋಟಾ ಭಕ್ಷಿಯು ಒಳ್ಳೆಯ ಕೆಲಸಗಾರನೆಂದು ಕೇಳಿದ್ದೇವೆ ಆತನನ್ನು ನೋಡಬೇಕು” ಎಂದು ಹೇಳಿದರು ಮಾಮಲೇದಾರರು ಡಲಾಯತನನ್ನು ಕಳಿಸಿ ಭಕ್ಷಿಯನ್ನು ಕರೆಸಿದರು ಭಕ್ಷಿಯು ಬಂದು ಬಹಳ ವಿನೀತಭಾವದಿಂದ ಘೌಜುದಾರರನ್ನು ಭೇಟಿಮಾಡಿದನು ಅವರು ವಿಶ್ವಾಸದಿಂದ ಭಕ್ಷಿಯನ್ನು ಕೂರಿಸಿಕೊಂಡು ಮಾತನಾಡಿದರು ಭಕ್ಷಿಯು ತನ್ನ ಯೋಗಕ್ಷೇಮವನ್ನೆಲ್ಲಾ ಸೂಕ್ಷ್ಮವಾಗಿ ತಿಳಿಸಿ ತನ್ನ ಕುಲುವೆಯ ಕಾರ್ಖಾನೆಗೆ ಸವಾರಿ ಚಿತ್ರೈಸಬೇಕೆಂದು ಪ್ರಾರ್ಥಿಸಿದನು

ಘೌಜುದಾರ್ — ಚೋಟಾಭಕ್ಷಿಯವರೇ, ನಾನು ನಿಮ್ಮನ್ನು ಒಂದೆರಡು ಪ್ರಶ್ನೆ ಕೇಳಬೇಕೆಂದಿದ್ದೇನೆ

ಭಕ್ಷಿ— ಅಗತ್ಯವಾಗಿ ಕೇಳಬಹುದು !

ಘೌಜುದಾರ್— ಈ ಕೆಂಪಂಗಿಯವರಿಗೂ, ನಿಮಗೂ ಏನಾದರೂ ಸಂಬಂಧ ಇದೆಯೋ ?

ಭಕ್ಷಿ— ಹುಜೂರು ! ಉಂಟು ! ಅವರುಗಳು ಬಂದು ಕೇಳಿದರೆ ಅನ್ನ ಅರವಟ್ಟಿ ಗಿಗಳಿಗೆ ಸ್ವಲ್ಪ ಚಂದಾ ಕೊಡುತ್ತೇನೆ ಪ್ರತಿ ದಿನವೂ ಅದಕ್ಕಾಗಿ ನಮ್ಮ ಸಂಪಾದನೆಯಲ್ಲಿ ಸ್ವಲ್ಪ ತೆಗೆದಿಡುತ್ತೇವೆ. ನನಗೆ ಹೆಂಡರಿಲ್ಲ. ಮಕ್ಕಳಿಲ್ಲ ಸ್ವಲ್ಪ ಧರ್ಮದ ಕೆಲಸ ನಡೆಯಲಿ ಎಂದು ಆಕಾಂಕ್ಷೆ

ಘೌಜುದಾರ್— ಸರಿ ! ಭಕ್ಷಿಗಳೇ ಒಳ್ಳೆಯ ಕೆಲಸವೇ. ನೀವು ಸ್ವಲ್ಪ ಧರ್ಮ ಮಾಡುತ್ತೀರೆಂದು ಕೇಳಿದ್ದೇವೆ ಸಂತೋಷ ! ನಿಮ್ಮದು ಒಂದು ಬಟ್ಟೆ ಅಂಗಡಿ ಇದೆಯೋ ?

ಭಕ್ಷಿ— ಇದೆ ಹುಜೂರು, ಒಂದು ಸಣ್ಣ ಅಂಗಡಿ!

ಘೌಜುದಾರ್— ಈ ಕೆಂಪು ದಿರಸಿನವರ ಅಂಗರೇಕುಗಳೆಲ್ಲಾ ನಿಮ್ಮ ಅಂಗಡಿಯಲ್ಲೇ ತಯಾರಾಗುತ್ತದೆಂದು ಹೇಳುತ್ತಾರೆ

ಭಕ್ಷಿ— ಹುಜೂರು ! ಸರ್ಕಾರದಲ್ಲಿ ಹೇಳುವುದಕ್ಕೇನು ? ಅದರಲ್ಲೊಂದು ವ್ಯಾಪಾರದ ಗುಟ್ಟಿದೆ ಬಿಳಿ ಬಟ್ಟೆಯನ್ನು ಕೊಂಡು ಅದಕ್ಕೆ ನಾವೇ ಬಣ್ಣಹಾಕುತ್ತೇವೆ. ಆ ಬಣ್ಣದ ಬಟ್ಟೆಗಳಿಗೆ ಒಂದಕ್ಕೆ ಎರಡರಷ್ಟು ಖರೀದಿ ಬರುತ್ತೆ ನಾವೇ ಹೊಲಿಯುತ್ತೇವೆ ಅದರಲ್ಲಿ ಬಹಳ ಲಾಭ ಬರುತ್ತೆ ನಮ್ಮ ಜಾತಿಯ ಅನೇಕ ಹೆಂಗಸರಿಗೆ ಜೀವನವಾಗುತ್ತೆ.

ಘೌಜುದಾರ್—ಈ ಜಿಲ್ಲೆಯ ಎಲ್ಲ ಸ್ಥಳಗಳಿಗೂ ನಿಮ್ಮ ಅಂಗಡಿಯಿಂದಲೇ ಈ ಕುಡುತಗಳು ರವಾನೆಯಾಗುತ್ತದೋ ?

ಭಕ್ತಿ—ಇಲ್ಲ! ಸರ್ಕಾರ್! ಹಾಗೇನೂ ಇಲ್ಲ ಮೊದಮೊದಲು ಈ ಊರಿಗೆ ಬಂದು ಬಟ್ಟೆಗಳನ್ನು ತೆಗೆದುಕೊಂಡು ಹೋಗುತ್ತಿದ್ದರು ಈಗ ಅವರವರೇ ಕಲಿತು ಬಿಟ್ಟಿದ್ದಾರೆ ಅವರವರೇ ಬಣ್ಣ ಹಾಕಿಕೊಳ್ಳುತ್ತಾರೆ ಅವರವರೇ ಹೊಲಿಸಿಕೊಳ್ಳುತ್ತಾರೆ ಆದ್ದೂ ನಮ್ಮ ಬಟ್ಟೆ ಬಣ್ಣ ಗಟ್ಟಿಬಣ್ಣವೆಂದು ಹೆಸರುವಾಸಿ ಇದೆ ಕೆಲವರು ಷೋಕಿ ಹುಡುಗರು ಈಗಲೂ ನಮ್ಮ ಬಟ್ಟೆಯನ್ನೇ ಖಾಯಿನ್ ಮಾಡುತ್ತಾರೆ ಘೌಜುದಾರ್—ಒಳ್ಳೆಯದು!

ಘೌಜುದಾರರು ಅಲ್ಲಿಂದ ಎದ್ದು ಒಳಗೆ ಹೋಗಿ ಒಂದು “ಬಾಕು”ವನ್ನು ತಂದು ಭಕ್ತಿಯ ಕೈಗೆ ಕೊಟ್ಟು “ಭಕ್ತಿಯವರೇ! ಇದನ್ನು ನೋಡಿರಿ” ಎಂದರು ಭಕ್ತಿಯು ಚೆನ್ನಾಗಿ ನೋಡಿ “ಬಹಳ ಚೆನ್ನಾಗಿದೆ ಹುಜೂರು, ಒಳ್ಳೆಯಮಾಲು” ಎಂದನು.

ಘೌಜುದಾರ್—ಇದು ನಿಮ್ಮ ಕಾರ್ಖಾನೆಯಲ್ಲಿ ತಯಾರಾಗುತ್ತದೆಂದು ಹೇಳುತ್ತಾರೆ ಇದನ್ನು ನೀವು ತಯಾರಾಡಬಲ್ಲರಾ ?

ಭಕ್ತಿ—ಇಲ್ಲ! ಸರ್ಕಾರ್! ನಮ್ಮ ಕಾರ್ಖಾನೆಯಲ್ಲಿ ಇದನ್ನು ತಯಾರು ಮಾಡಲು ಸಾಧ್ಯವಿಲ್ಲ ನಮ್ಮದೆಲ್ಲಾ ಒರಟು ಸಾಮಾನು ಮಕ್ಕಾಲು ಪಾಲು ಸಾಮಾನುಗಳೆಲ್ಲಾ ಕಬ್ಬಿಣದ್ದು ಯಾರಾದರೂ ಸರಮಾಯಿಷಿಯಿಂದ ತಯಾರು ಮಾಡಿಸಿದರೆ ಉಕ್ಕಿನ ಮಚ್ಚು ಕತ್ತಿ-ಚೂರಿಗಳನ್ನು ತಯಾರಾಡಿ ಕೊಡುತ್ತೇವೆ ಚೆನ್ನಾಗಿ ಸಾಣೆಕೊಡಬಲ್ಲೆವು ಆದರೆ ಈ ಹದ ಕೂಡುವುದಕ್ಕೆ ಸಾಧ್ಯವಿಲ್ಲ. ಇದು ಕೊಡಗಿನ ನಮೂನೆ ಹುಜೂರು! ಅಲ್ಲಿ ಇದನ್ನು ತೆರೆತಲಾಂತರದಿಂದ ಮಾಡುತ್ತಾರಂತೆ!

ಘೌಜುದಾರ್—ಹೌದು! ನಾವೂ ಹಾಗೆಯೇ ಕೇಳಿದ್ದೇವೆ. ಈ ಕುಲುಮೆಯ ಕಾರ್ಖಾನೆಯಿಂದ-ಬಟ್ಟೆಯಂಗಡಿಯಿಂದ ನಿಮಗೆ ಬಹಳ ಸಂಪಾದನೆಯಾಗುತ್ತದೋ ?

ಭಕ್ತಿ—ಆಗುತ್ತದೆ, ಹುಜೂರು! ಚೆನ್ನಾಗಿಯೇ ಸಂಪಾದನೆ ಆಗುತ್ತದೆ. ಆದರೆ ನಾವು ಕೆಲಸಗಾರರಿಗೆ ಚೆನ್ನಾಗಿ ಮಜೂರಿ ಕೂಡುತ್ತೇವೆ,

ಘೌಜುದಾರ್—ಏನೂ ಉಳಿತಾಯ ಮಾಡಿ ಕೂಡಿಟ್ಟಿಲ್ಲವೋ ?

ಭಕ್ತಿ ಉಳಿತಾಯ ಮಾಡಬಹುದು! ಕೆಲಸಗಾರರಿಗೆಲ್ಲಾ ಬಹಳ ಹೊಟ್ಟೆ ಕಿಚ್ಚು ಬರುತ್ತದೆ ಮತ್ತು ಈ ಕಾಲದಲ್ಲಿ ಕಳ್ಳಕಾಕರ ಭಯ ಹೆಚ್ಚು ಏನೋ ಅಲ್ಪ ಸ್ವಲ್ಪ ಉಳಿದರೆ ದಾನಧರ್ಮ ಮಾಡಬಿಡುತ್ತೇನೆ.

ಘೌಜುದಾರ್—ಒಳ್ಳೆಯದು, ಭಕ್ಷಿಯವರೇ ! ನಿಮಗೆ ನಿಮ್ಮ ಮನೆಯನ್ನು ಕಟ್ಟುವಾಗ ಕೂಪರಿಗೆ ನಿಧಿ ಸಿಕ್ಕಿತೆಂದು ವರದಿ ಬಂದಿದೆ ಇದು ನಿಜವೆ ?

ಭಕ್ಷಿ—(ನಗುತ್ತಾ) ನನ್ನಲ್ಲಿ ಒಂದು ಕಾಸೂ ಇಲ್ಲ ! ಅಷ್ಟು ದುಡ್ಡು ಇದ್ದಿದ್ದರೆ ಒಂದು ದೊಡ್ಡ ಮಸೀದಿಯನ್ನು ಕಟ್ಟಿಸಿ, ಅನ್ನ ಶಾಲೆಯನ್ನಿಟ್ಟು ಪ್ರತಿದಿನವೂ ಸಾವಿರಾರು ಜನಕ್ಕೆ ಅನ್ನ ಹಾಕುತ್ತಿದ್ದ ಕ್ರಾಮಕಾಲದಲ್ಲಿ ಅದಕ್ಕಿಂತಲೂ ಪುಣ್ಯ ಕೆಲಸವು ಮತ್ತೇನಿದೆ ?

ಘೌಜುದಾರ್—ನೋಡಿರಿ ಭಕ್ಷಿಯವರೇ ! ಈ ಕಾಲದಲ್ಲಿ ಸರ್ಕಾರ ಕೆಲಸಗಳಲ್ಲಿ ಬಹಳ ಹುಸಾರೀ ಬೇಕಾಗುತ್ತದೆ ಇಂತಹ ಸಮಾಚಾರಗಳು ಬಂದರೆ ಅದನ್ನು ಕೂಲಂಕಷವಾಗಿ ವಿಚಾರ ಮಾಡಲೇ ಬೇಕಾಗುತ್ತದೆ ಅದರಿಂದ ನಿಮ್ಮನ್ನು ಇಷ್ಟು ವಿಚಾರಿಸಿದೆ ಏನೂ ತಿಳಿದುಕೊಳ್ಳಬೇಡಿರಿ.

ಭಕ್ಷಿ—ಎಲ್ಲಾದರೂ ಉಂಟೆ ? ಸರ್ಕಾರವೆಂದರೆ ತಂದೆತಾಯಿಗಳಂತೆ ! ಮಾಬಾವ್ ಸರ್ಕಾರ ಅನ್ನುವುದಿಲ್ಲವೇ ? ಹಾಗೆ ತಮಗೆ ಎಲ್ಲದಕ್ಕೂ ಹಕ್ಕುಂಟು

ಘೌಜುದಾರ್—ಭಕ್ಷಿಯವರೇ ! ನೀವು ಬಹಳ ಬುದ್ಧಿವಂತರಂತೆ ಕಾಣುತ್ತೀರಿ ! ನಿಮ್ಮಲ್ಲಿ ಬಹಳ ಹಣವಿದೆಯೆಂದು ನಮ್ಮ ಜಿಲ್ಲೆಯಲ್ಲೆಲ್ಲಾ ವದಂತಿ ಇದೆ. ಇದಕ್ಕೆ ಕಾರಣವೇನಿರಬಹುದು ?

ಭಕ್ಷಿ—ಹುಜೂರು ! ತಪ್ಪಂಥಾ ಮಹಾಪುರುಷರಿಗೆ ಅದನ್ನು ತಿಳಿಸಿಕೊಳ್ಳಲು ಕಷ್ಟವಾಗುತ್ತದೆಯೇ ? ನಾನು ಅರಿಕೆ ಮಾಡುತ್ತೇನೆ ಕೇಳೋಣವಾಗಲಿ ! ಬೇಅದಬಾ, ಮಾನ್ ಮಾದೋಣವಾಗಲಿ ಈ ಪ್ರಾಂತದಲ್ಲಿ ಎಷ್ಟೋ ದೊಡ್ಡ ಮನುಷ್ಯರೆಂದು ಹುಜೂರಿನಲ್ಲಿ ಬಂದು ಅಟ್ಟಹಾಸ ಮಾಡುತ್ತಾರೆ ಕೊಟ್ಟವರ ದುಡ್ಡು ಕೊಡುವುದೇ ಇಲ್ಲ ಕೂಡಬೇಕಾದುದೆಂತೂ ಇಲ್ಲವೇ ಇಲ್ಲ ನೋಸದಿಂದ ದುಡ್ಡು ಸಂಪಾದಿಸಬಾರದೆಂಬ ನೀತಿಯೇ ಇಲ್ಲ ಬಡವರ ದುಡ್ಡು ಕಿತ್ತುಕೊಳ್ಳಬಾರದೆಂಬ ಕರುಣೆ ಇಲ್ಲ ನಾನು ತಮ್ಮ ಅನುಗ್ರಹದಿಂದ ಹಾಗೆ ಮಾಡುವುದಿಲ್ಲ ಆಯಾ ದಿನ ಲೇಣಿದೇಣಿ ಎಲ್ಲಾ ಫೈಸಲ್ ಮಾಡಿಬಿಡುತ್ತೇನೆ ಕೆಲಸಗಾರರಿಗೆ ಒಂದಕ್ಕೆ ಎರಡರಷ್ಟು ಕೊಡುತ್ತೇನೆ ನಮ್ಮ ಹೊಟ್ಟೆ ಬಟ್ಟೆ ಕಳೆದು ನಾಲ್ಕು ಹಣ ಉಳಿದರೆ ಧರ್ಮ ಮಾಡಿಬಿಡುತ್ತೇನೆ. ಆದ್ದರಿಂದ ಜನರು ಐಶ್ವರ್ಯವಂತನೆಂದು ನನ್ನನ್ನು ಭಾವಿಸುವುದು ಸಹಜವೇ ಇದೆ

ಘೌಜುದಾರ್—ಭಕ್ಷಿಯವರೇ ! ನೀವು ಬಹಳ ಚೆನ್ನಾಗಿ ಪ್ರಸಂಚನನ್ನು ಅರಿತುಕೊಂಡಿದ್ದೀರಿ ಸಂತೋಷ ನಿಮ್ಮದು ಮಂತ್ರಿತ್ವ ಮಾಡುವುದಕ್ಕೆ ತಕ್ಕ ಬುದ್ಧಿ. ಯಾವಾಗಲಾದರೂ ನಮ್ಮಲ್ಲಿಗೆ ಬಂದು ಹೋಗುತ್ತಿರಿ

ಭಕ್ಷಿ—ಹುಜೂರು ! ಪರಮಾನುಗ್ರಹ ತಾವು ಈ ನಾಡಿನ ರಾಜರಂತೆಯೇ ಇದ್ದೀರಿ. ತಮಗೆ ಸಮಸ್ತ ಅಧಿಕಾರಗಳೂ ಇವೆ ನಾನು ಸನ್ನಿಧಾನಕ್ಕೆ ಪದೇ ಪದೇ

ಬಂದು ಹೋಗುತ್ತಿದ್ದರೆ ಅನೇಕರು ಬಂದು ನನ್ನ ಸ್ನೇಹ ಮಾಡಿ ತಮಗೆ ಶಿಫಾರಸುಗಳಿಗೆ ಬಲಾತ್ಕರಿಸುತ್ತಾರೆ ಕೊನೆಗೆ ಅದು ಬಹಳ ಪ್ರಾಣಸಂಕಟಕ್ಕಿಟ್ಟುಕೊಳ್ಳುತ್ತದೆ ಕ್ಷಮಿಸಬೇಕು

ಘೌಜುದಾರ್—(ನಕ್ಕು) ಭಕ್ತಿಯವರೇ ! ಮತ್ತೊಂದು ಮಾತು ಕಾರ್ಕಳದಲ್ಲಿರುವ ಆ ಫಕೀರನನ್ನು ನೀವು ಬಲ್ಲರಾ ?

ಭಕ್ತಿ—ಇಲ್ಲ ! ಹುಜೂರು ! ಅವರು ಬಲು ದೊಡ್ಡವರೆಂದು ನಾನು ಕೇಳಿದ್ದೇನೆ ಒಂದು ಬಾರಿ ಹೋಗಿ ಅವರ ಭೇಟಿ ಮಾಡಿ ಬರಬೇಕೆಂದಿದ್ದೇನೆ

ಘೌಜುದಾರ್—ಒಳ್ಳೆಯದು

ಭಕ್ತಿಯು ಘೌಜುದಾರರ ಅಪ್ಪಣೆ ಪಡೆದು ಹೊರಟುಹೋದನು

ಘೌಜುದಾರನು “ಈ ಭಕ್ತಿಗೂ, ಈ ಕೆಂಪಂಗಿಯ ತರುಣರಿಗೂ ಏನೂ ಸಂಬಂಧವಿರುವಂತೆ ಕಾಣುವುದಿಲ್ಲ. ಇವನಲ್ಲಿ ದುಡ್ಡಿಲ್ಲದೇ ಇಲ್ಲ ಸ್ವಲ್ಪ ಹಣವನ್ನು ಕೂಡಿಟ್ಟುಕೊಂಡಿದ್ದಾನೆ ಒಂದು ಪಕ್ಷ ಈ ಗದ್ದಲಗಳಿಗೆಲ್ಲಾ ಇವನೇ ಕಾರಣನಾಗಿದ್ದರೆ ಬಹಳ ಗಟ್ಟಿಗನಂದೇ ಹೇಳಬೇಕು ಎಂದಾದರೊಂದು ದಿನ ಸಿಕ್ಕಿಕೊಳ್ಳುತ್ತಾನೆ ನೋಡೋಣ!” ಎಂದುಕೊಂಡನು

ಭಕ್ತಿಯು “ಘೌಜುದಾರನು ಬುದ್ಧಿವಂತ ಚೆನ್ನಾಗಿ ಆಡಳಿತ ನಡೆಸಬಲ್ಲ ಆದರೆ ಸ್ವಾರ್ಥಪರ ಲಂಚಕೋರ ಅದರಿಂದ ಜನರಲ್ಲಿ ಬಿಗಿ ತಪ್ಪಿಹೋಗಿದೆ ವ್ಯಭಿಚಾರಿ ಅದರಿಂದ ಅಧಿಕಾರಿಗಳಿಗೆ ಭಯ ತಪ್ಪಿಹೋಗಿದೆ ಕುಡುಕ, ಮನಶ್ಯಕ್ತಿಯಿಲ್ಲ ಯುದ್ಧವು ಪ್ರಾಪ್ತವಾದರೆ ಎರಡು ದಿನಗಳು ಕೂಡ ನಿಂತು ನಿಭಾಯಿಸಲಾರ ! ಓಡಿಹೋಗುತ್ತಾನೆ ನನ್ನ ವಿಚಾರವೆಲ್ಲಾ ಸ್ವಲ್ಪ ಸ್ವಲ್ಪ ಗೊತ್ತಾಗಿ ಹೋಗಿದೆ. ಆದರೆ ಸರಿಯಾಗಿ ಅರ್ಥ ಮಾಡಿಕೊಳ್ಳಲಾರ ಕಾರ್ಕಳದಲ್ಲಿರುವ ಫಕೀರರ ಮೇಲೆ ಸಂದೇಹ ಬಂದಿರುವಂತಿದೆ. ಪಾಪ ! ಆ ಫಕೀರರಿಗೇಕೆ ಈ ವ್ಯವಹಾರ ? ಅವರು ಯಾವಾಗಲೂ ಈ ರಾಜ್ಯದಲ್ಲಿ ಧರ್ಮವಿಲ್ಲ, ಅದರಿಂದಲೇ ಕ್ಷಾಮ ಬಂದಿದೆ ಎಂದು ಹೇಳುತ್ತಾರೆ ಈ ರಾಜ್ಯವು ಹೋಗಿಬಿಡುತ್ತದೆ ಎಂದು ಪ್ರವಾದಿಯಂತೆ ಭವಿಷ್ಯ ಹೇಳುತ್ತಾರೆ ಇದರಿಂದ ಆ ಫಕೀರರಿಗೆ ತಂಟೆ ಬರುತ್ತೆ ನೋಡೋಣ” ಎಂದು ಭಾವಿಸಿದನು.

ಘೌಜುದಾರನು ನಾಲೞಾರು ದಿನಗಳಿದ್ದು ಸ್ಥಳ ವಿದ್ಯಮಾನಗಳನ್ನೆಲ್ಲಾ ತಿಳಿದುಕೊಂಡನು ಭಕ್ತಿಗೆ ಬೇಕಾದವರಾರು ? ಎಂದು ವಿಚಾರಿಸಿಕೊಂಡನು. ಭಕ್ತಿಯ ಮೇಲೆ ಸರಿಯಾದ ನಿಗಾ ಇಡುವಂತೆ ತಾಕೀತು ಮಾಡಿ ಅಲ್ಲಿಂದ ಹೊರಟನು.

ಕಾರ್ಕಳದಲ್ಲಿರುವ ಫಕೀರನು ಸಾಮಾನ್ಯನಂತೆ ಕಾಣುವುದಿಲ್ಲ ತೇಜಸ್ವಿಯಾಗಿದ್ದಾನೆ. ಸುಮಾರು ೬೦ ವರ್ಷ ವಯಸ್ಸು ! ಹೆಚ್ಚು ಮಾತನಾಡುವುದಿಲ್ಲ. ಯಾರಲ್ಲಾದರೂ ಮಾತನಾಡಿದರೆ ಕಠಿಣವಾಗಿ ಮಾತನಾಡುತ್ತಾನೆ ಮನಸ್ಸು ಚುಚ್ಚುವಂತೆ

ಮಾತನಾಡುತ್ತಾನೆ ಐಶ್ವರ್ಯವಂತರೆಲ್ಲಾ ಪಾಪಿಗಳು ಎನ್ನುತ್ತಾನೆ. ಸರ್ಕಾರದ ಮಾತನ್ನೆತ್ತುವುದಿಲ್ಲ ಯಾರಾದರೂ ಸರ್ಕಾರದ ಮಾತನ್ನೆತ್ತಿದರೆ ದೇವರ ಸರ್ಕಾರ ದೊಡ್ಡದು ಅಲ್ಲಾನ ಸರ್ಕಾರದಲ್ಲಿ ಈ ಸರ್ಕಾರಗಳೆಲ್ಲಾ ಹರಾಂ ಎನ್ನುತ್ತಾನೆ. ಜ್ಯೋತಿಷ್ಯ ಹೇಳುತ್ತಾನೆ ಖಾಯಿಲೆಯವರಿಗೆ ಔಷಧಿ ಕೊಡುತ್ತಾನೆ. ಅವನ ಔಷಧಿಯಲ್ಲಿ ಬಹಳ ಖರಾಮತ್ತಿದೆ ಐಶ್ವರ್ಯವಂತರು ಔಷಧಿ ಕೇಳಿದರೆ ನೀವು ಪಾಪ ಮಾಡಿದ್ದೀರಿ ನಿಮಗೆ ಅಲ್ಲಾ ಶಿಕ್ಷೆ ಕೊಟ್ಟಿದ್ದಾನೆ ಅನುಭವಿಸಿರಿ, ಇಲ್ಲಾ ಸಾಯಿರಿ ! ಎಂದು ಶಪಿಸುತ್ತಾನೆ ಬಹುಜನರಿಗೆ ಅವನನ್ನು ಕಂಡರೆ ಸರಿಬೀಳುವುದಿಲ್ಲ ಆದರೂ ಅವನಲ್ಲಿ ಏನೋ ಒಂದು ಚಯ ! ಘೌಜುದಾರನು ಕಾರ್ಕಳಕ್ಕೆ ಹೋದನು ಫಕೀರರನ್ನು ಕಾಣುವುದಕ್ಕೆ ಬರುವುದಾಗಿ ಹೇಳಿ ಕಳಿಸಿದನು ಫಕೀರನು ಅವರೇಕೆ ಬರಬೇಕು, ನಾನೇ ಅವರಲ್ಲಿಗೆ ಬರುತ್ತೇನೆ—ಎಂದು ಹೇಳಿದನು ಆ ದಿನ ಮಧ್ಯಾಹ್ನವೇ ಹೋಗಿ ಘೌಜುದಾರರನ್ನು ಭೇಟಿ ಮಾಡಿದನು ಘೌಜುದಾರರು ಬಹಳ ಮರ್ಯಾದೆಯಿಂದ ಮಾತನಾಡಿಸಿದರು ಫಕೀರನು ಬಹಳ ಸಮಾಧಾನದಿಂದ ಉತ್ತರ ಕೊಟ್ಟನು.

ಫಕೀರ—ಘೌಜುದಾರರೇ ! ನನ್ನನ್ನೇಕೆ ಕರೆಯಿಸಿದಿರಿ ?

ಘೌಜುದಾರ್—ತಮ್ಮ ಕೀರ್ತಿಯು ಈ ಪ್ರಾಂತದಲ್ಲಿಲ್ಲಾ ಹರಡಿದೆ ಅದಕ್ಕೆ ತಮ್ಮ ಭೇಟಿ ಮಾಡೋಣವೆಂದು ಬಂದೆ

ಫಕೀರ — ಒಳ್ಳೆಯದಾಯಿತು ! ನಾನೂ ತಮ್ಮನ್ನು ನೋಡೋಣವೆಂದಿದ್ದೆ.

ಫಕೀರನಿಗೇಕೆ ರಾಜರ ಸಹವಾಸ ಎಂದು ಬರಲಿಲ್ಲ ಆಷ್ಟೆ !

ಘೌಜುದಾರ್—ಹಾಗೆಂದರೇನು ? ತಮ್ಮ ಸಹಾಯವು ನಮಗೆ ಬೇಕು !

ಫಕೀರ—(ನಕ್ಕು) ನನ್ನ ಸಹಾಯವೇ? ಏಕೆ ? ನಿಮಗೇನಾದರೂ ಖಾಯಿಲೆಯಾಗಿದೆಯೇ ? ನಿಮಗೆ ನನ್ನಲ್ಲಿ ಔಷಧಿ ಇಲ್ಲ ನಾನು ಹಕೀಮನಲ್ಲ ! ಹಿಂದೂಗಳನ್ನು ಮುಸಲ್ಮಾನ್ ಧರ್ಮಕ್ಕೆ ಸೇರಿಸಿ ನಿಮ್ಮ ಸೈನ್ಯವನ್ನು ಕಟ್ಟಬೇಕಾಗಿದೆಯೇನು ? ಅದು ನನ್ನಿಂದ ಆಗತಕ್ಕದ್ದೂ ಅಲ್ಲ ನಾನು ಖಾಜಿಯಲ್ಲ. ಮುಲ್ತಾ ಅಲ್ಲ !

ಘೌಜುದಾರ್—ತಾವು ಒಳ್ಳೇ ಜ್ಯೋತಿಷ್ಯರೆಂದು ಕೇಳಿದ್ದೇನೆ

ಫಕೀರ—ಓಹೋ! ನಿಮಗೆ ಜ್ಯೋತಿಷ್ಯವು ಬೇಕೆ ?

ಘೌಜುದಾರ್—ಹೌದು ನೋಡಿ, ಫಕೀರಜಿ ! ಈ ರಾಜ್ಯದಲ್ಲಿ ಬರಗಾಲ ಬಂದಿದೆ ಜನಕ್ಕೆ ಬಹಳ ಕಷ್ಟವಾಗಿದೆ ರಾಜ್ಯದಲ್ಲಿ ಶಾಂತಿ ಸುಖಿಕ್ಷಗಳು ಯಾವಾಗ ಬರುತ್ತವೆ ?

ಫಕೀರ—ಧರ್ಮವಿಲ್ಲ ! ದೇವರಿಲ್ಲ ! ಆದ್ದರಿಂದ ಬರಗಾಲ ಬಂದಿದೆ. ದೇವರು ಕುರುಡನೇನು ? ನಿಮ್ಮ ಅಧರ್ಮಗಳನ್ನೆಲ್ಲಾ ನೋಡುತ್ತ ನಿಮಗೆ ಮಳೆ ಬೆಳೆ ಕೊಡಬೇಕು. ಇಲ್ಲಿ ರಾಜ್ಯವೆಲ್ಲಿದೆ ? ನೀವು ಜನರಿಂದ ಕಷ್ಟ ಕಾಣಿಕೆಗಳನ್ನು ತೆಗೆದು

ಕೊಳ್ಳುತ್ತೀರಿ ಕಳ್ಳಕಾಕರು ಕೊಳ್ಳಿ, ದರೋಡೆಗಳನ್ನು ಮಾಡುತ್ತಾರೆ. ಅವರನ್ನೂ ನಿಮ್ಮನ್ನೂ ನೋಡಿ ಮೇಲೆ ದೇವರು ನಗುತ್ತಿದ್ದಾನೆ ನಿಮ್ಮ ರಾಜ್ಯವು ಹೋಗಿ ದೇವರ ರಾಜ್ಯವು ಬರಬೇಕು ಇದಕ್ಕೆ ಜ್ಯೋತಿಷ್ಯವೇಕೆ ? ನನ್ನ ಕಣ್ಣಿಗೆ ಕಾಣುತ್ತಿದೆ ಘೌಜುದಾರ್—ನಿಮಗೇಕೆ ಈ ರಾಜ್ಯದ ಮೇಲೆ ಇಷ್ಟು ಕೋಪ ?

ಫಕೀರ—ನನಗೆಲ್ಲಿ ಕೋಪ! ದೇವರಿಗೆ ಕೋಪ ! ನನಗೆ ಪರಿತಾಪ ! ಘೌಜುದಾರರೇ, ಇಲ್ಲಿ ರಾಜ್ಯವಿಲ್ಲ. ಅನಾಯಕವಾಗಿದೆ !

ಘೌಜುದಾರ್—ಒಳ್ಳೆಯದು, ಫಕೀರರೇ ! ನೀವು ಬಹಳ ಮಾತನಾಡುತ್ತೀರಿ ನಿಮ್ಮ ಮೇಲೆ ಅನೇಕ ಅರ್ಜಿಗಳು ಬಂದಿವೆ. ನಿಮ್ಮ ವಿಚಾರಣೆಯಾಗಬೇಕಾಗಿದೆ ಫಕೀರ—ವಿಚಾರಣೆ ಮಾಡಿರಿ

ಘೌಜುದಾರ್—ಈ ರಾಜ್ಯದಲ್ಲಿ ಕಳುವು, ದರೋಡೆಗಳನ್ನು ಮಾಡುತ್ತಿರುವವರೇಲ್ಲಾ ನಿಮ್ಮಲ್ಲಿ ಬಂದುಹೋಗುತ್ತಾರಂತೆ ?

ಫಕೀರ—ಬೀದಿಯಲ್ಲಿ ಅಲೆಯುವ ಭಿಕಾರಿಯಾದ ನನ್ನ ಹತ್ತಿರ ಎಷ್ಟೋ ಜನರು ಬರುತ್ತಾರೆ ನಾನೇನು ಮಾಡಲಿ ?

ಘೌಜುದಾರ್—ಅವರ ಸಹವಾಸವನ್ನು ನೀವೇಕೆ ಮಾಡುತ್ತೀರಿ ?

ಫಕೀರ—ನಾನು ಅವರ ಸಹವಾಸಕ್ಕೆ ಹೋಗುತ್ತಿಲ್ಲ ಅವರೇ ನನ್ನನ್ನು ಹುಡುಕಿಕೊಂಡು ಬರುತ್ತಾರೆ ಕಳ್ಳಕಾಕರೂ, ದುಡ್ಡು ಕಳೆದುಕೊಂಡ ಧನಿಕರೂ, ಹೊಟ್ಟೆಗಿಲ್ಲದ ದರಿದ್ರರೂ, ನಿಮಗೆ ಲಂಚ ರುಪುವತ್ತುಗಳನ್ನು ಕೊಡುವವರೂ, ನಿಮ್ಮಿಂದ ಮನೆ ತಪ್ಪಿ ದಿಕ್ಕೆಟ್ಟ ಹೆಂಗಸರೂ, ನಿಮ್ಮ ದರಬಾರಿನಿಂದ ನೊಂದವರೂ ಎಲ್ಲರೂ ನನ್ನ ಹತ್ತಿರ ಬರುತ್ತಾರೆ ಅವರಿಗೆಲ್ಲಾ ದೇವರಲ್ಲಿ ಮೊರೆಯಿಡಿರಿ ಎಂದು ಹೇಳುತ್ತೇನೆ

ಘೌಜುದಾರ್—ಸರಿ! ಫಕೀರರೇ ! ಇದು ಸುಲ್ತಾನರ ರಾಜ್ಯ ! ಹಿಂದೂಗಳ ರಾಜ್ಯವಾಗಿದ್ದರೆ ನಿಮ್ಮನ್ನು ಗಲ್ಲಿಗೇರಿಸುತ್ತಿದ್ದರು. ಸುಲ್ತಾನರ ರಾಜ್ಯದಲ್ಲಿ ನೀವು ಪೂಜ್ಯರು ಆದರೆ ನಿಮ್ಮಿಂದ ನಮ್ಮ ಆಡಳಿತಕ್ಕೆ ಬಹಳ ತೊಂದರೆಯಾಗಿದೆ ನೀವು ಮೂರು ದಿನಸಗಳ ಒಳಗಾಗಿ ಈ ಸರಹದ್ದನ್ನು ಬಿಟ್ಟು ಹೋಗಬೇಕೆಂದು ಅಪ್ಪಣೆ ಮಾಡಿದ್ದೀನೆ ತಾವು ಆ ಅಪ್ಪಣೆಯನ್ನು ಪಾಲಿಸದಿದ್ದರೆ ತಮ್ಮನ್ನು ಬಲಾತ್ಕಾರವಾಗಿ ಹಿಡಿದು ಬಂಧನದಲ್ಲಿಟ್ಟು ಶ್ರೀರಂಗಪಟ್ಟಣಕ್ಕೆ ಸುಲ್ತಾನರ ಸಮುಖಕ್ಕೆ ಕಳುಹಿಸಬೇಕಾಗುತ್ತದೆ

ಫಕೀರ—(ನಕ್ಕು) ನೋಡು, ಕುತುಬುದ್ದೀನ್ ! ನಾನು ಹೇಳುವ ಮಾತನ್ನು ಕೇಳು ! ಮೊದಲು ನೀವು ಸುಲ್ತಾನರ ಸಮುಖಕ್ಕೆ ಹೋಗು ಅಲ್ಲಿ ನಾನು ಹೇಳಿದ್ದನ್ನೆಲ್ಲಾ ಹೇಳು ಅವರು ಏನು ಹೇಳುತ್ತಾರೋ ಕೇಳಿ ನನಗೆ ಬಂದು ಅಪ್ಪಣೆ

ಮಾಡು ನೀನು ಅಲ್ಲಿಗೆ ಹೋಗಿ ಬರುವುದು ಹದಿನೈದು ದಿನಗಳಾದರೂ ಚಿಂತೆಯಿಲ್ಲ ನಾನು ಈ ಸ್ಥಳವನ್ನು ಬಿಟ್ಟು ಕದಲುವುದಿಲ್ಲ. ಅನ್ನ ತಿನ್ನುವುದಿಲ್ಲ ನೀರು ಕುಡಿಯುವುದಿಲ್ಲ ಮಾತನಾಡುವುದಿಲ್ಲ ಮುಚ್ಚಿದ ಕಣ್ಣನ್ನು ತೆರೆಯುವುದಿಲ್ಲ ಇಲ್ಲಿ ನಿನ್ನ ದರಬಾರು ಮುಳುಗಿಹೋಗುವುದಿಲ್ಲ ನೋಡೋಣ, ಸುಲ್ತಾನರಿಗಾದರೂ ಅಲ್ಲಾನು ಪ್ರಕಾಶವನ್ನು ಕೊಡುತ್ತಾನೇನೋ ? ಇಲ್ಲದಿದ್ದರೆ ಎಲ್ಲರೂ ಒಟ್ಟಿಗೆ ನರಕಕ್ಕೆ ಹೋಗೋಣ !

ಘೌಜುದಾರ್ — ಫಕೀರರೇ ! ಹುಚ್ಚು ಹುಚ್ಚು ಮಾತನಾಡಬೇಡಿ, ಹೊರಡಿ ಈ ಸ್ಥಳವನ್ನು ಬಿಟ್ಟು ಹೊರಡಿ.

ಫಕೀರನು “ಆಗಲಿ ನನಗೆ ನಿನ್ನಿಂದ ಏನಾಗಬೇಕು ? ಹೊರಡುತ್ತೇನೆ” ಎಂದ ಹೇಳಿ ಹೊರಟುಹೋದನು

ಘೌಜುದಾರ ಕುತುಬುದ್ದೀನ್

ಘೌಜುದಾರನಿಗೆ ಪ್ರಬಲವಾದ ಯೋಚನೆಗೆ ಇಟ್ಟುಕೊಂಡಿತು ಈ ಫಕೀರನು ನಿಜವಾದ ಫಕೀರನಲ್ಲ ಯಾರೋ ರಾಜಕೀಯ ವ್ಯಕ್ತಿಯು ಫಕೀರನ ವೇಷವನ್ನು ಧರಿಸಿದ್ದಾನೆ ಇವನು ವಿದ್ರೋಹಿಯೇ ಸರಿ ಅದರೆ ಇವನು ಮುಸಲ್ಮಾನನೆಂಬ ದರಲ್ಲಿ ಸಂದೇಹವೇ ಇಲ್ಲ ಸುಲ್ತಾನರ ರಾಜ್ಯದಲ್ಲಿ ಮುಸಲ್ಮಾನನು ವಿದ್ರೋಹವೆಸಗುವನೆ ? ಇವನನ್ನು ಹಿಡಿದು ಬಂಧನದಲ್ಲಿಡಬಹುದು ಈ ಸಮಾಚಾರವು ಸುಲ್ತಾನರಿಗೆ ತಿಳಿಯುತ್ತಲೇ ನನ್ನ ಮೇಲೆ ಅವರಿಗೆ ಆಗ್ರಹ ಬಂದರೂ ಬರಬಹುದು ಈ ಪ್ರಾಂತ್ಯದಲ್ಲಿ ಇಷ್ಟೊಂದು ಕೊಳ್ಳೆ, ದರೋಡೆಗಳಾದರೂ ಒಂದಾದರೂ ಪತ್ತೆಯಾಗಿಲ್ಲ ಇದಕ್ಕೇನು ಮಾಡುವುದು ?

ಅಲ್ಲಲ್ಲಿ ಕೆಲವರ ಮೇಲೆ ಪ್ರಬಲವಾದ ಸಂದೇಹವಿತ್ತು ಘೌಜುದಾರನು ಅವರುಗಳನ್ನು ಹಿಡಿತರಿಸಿ ಬಂದೀಖಾನೆಯಲ್ಲಿಡಿಸಿದನು ಹೀಗೆ ನೂರಾರು ಜನರನ್ನು ಬಂದೀಖಾನೆಯಲ್ಲಿಟ್ಟನು ಒಂದು ದಿನ ಪಡುಬಿದರಿಯ ಬಂದೀಖಾನೆಯಲ್ಲಿ ದೊಡ್ಡ ಗದ್ದಲವೆದ್ದಿತು ರಾತ್ರಿಯ ಹೊತ್ತಿನಲ್ಲಿ ಪಹರೆಯವರನ್ನು ಕೊಂದು ಬಂದೀಖಾನೆಯ ಬಾಗಿಲುಗಳನ್ನು ಒಡೆದು ವಿದ್ರೋಹಿಗಳೆಲ್ಲಾ ಓಡಿಹೋದರು ಸೈನಿಕರು ಗುಂಡು ಹಾರಿಸಿದರು ಅಷ್ಟುಹೊತ್ತಿಗೆ ಬಂದೀಖಾನೆಯು ಬರಿದಾಗಿಹೋಗಿತ್ತು. ಘೌಜುದಾರನಿಗೆ ಕೋಪ ಬಂತು. ನಾಲ್ವರು ವಿದ್ರೋಹಿಗಳನ್ನು ಹಿಡಿದು ವಿಚಾರಣೆ ನಡೆಸಿದನು

ಇವರಲ್ಲಿ ಗೋವಿಂದಕಂತಿ ಎಂಬುವನು ಮುಖ್ಯನಾದವನು. ಇವನು ನಾಲ್ವರ

ಕೆಂಪಂಗಿಯ ದಳಗಳಿಗೆ ಮುಖಂಡ ಇವನಿಗೆ ಸುಮಾರೂ ಇಪ್ಪತ್ತುನಾಲ್ಕು ವರ್ಷ ವಯಸ್ಸು ವೈಭವ ನಿಂಬೇಹಣ್ಣಿನ ಬಣ್ಣ ಉಬ್ಬಿದ ಎದೆ ಭುಜಗಳು, ವಿಶಾಲ ವಾದ ಹಣೆ, ಉಜ್ವಲವಾದ ಕಣ್ಣುಗಳು ಬಹಳ ಬಂದೋಬತ್ತಿಂದ ವೀರಭಟರ ಕಾವಲಿನಲ್ಲಿ ಈ ನಾಲ್ವರನ್ನೂ ಘೌಜುದಾರರ ಸಮುಖಕ್ಕೆ ಕರತಂದರು ವಿಚಾರಣೆಯು ಕ್ರಮವು ವಿಚಿತ್ರವಾಗಿದ್ದಿತು ಬಹಳ ಅಂತರಂಗದಲ್ಲಿ ವಿಚಾರಣೆಯು ನಡೆಯಿತು ಘೌಜುದಾರನು ಕ್ರಮವಾದ ವಿಚಾರಣೆ ನಡೆಸಲೇ ಇಲ್ಲ ಅವನು “ನಿಮ್ಮಲ್ಲಿ ಮುಖಂಡನಾರು ?” ಎಂದು ದರ್ಪದಿಂದ ಕೇಳಿದನು.

ಗೋವಿಂದಕಂಠಿಯು “ನಾನು” ಎಂದು ಮುಂದೆ ನಿಂತನು

ಘೌಜುದಾರನು “ನೀನು! ಎಂಬುದು ಗೊತ್ತಿದೆ ಮುಂದೆ ಬಾ. ಹತ್ತಿರ ಬಾ ನಿಮ್ಮ ಅಪರಾಧಗಳಿಗೆಲ್ಲಾ ಸಾಕ್ಷಿಗಳಿವೆ ವಿಚಾರಣೆಯು ಅಗತ್ಯವೇ ಇಲ್ಲ ನೀನು ಎಲ್ಲವನ್ನೂ ಮುಚ್ಚುಮರೆ ಇಲ್ಲದೆ ಹೇಳಿಬಿಡು. ನಿನ್ನನ್ನು ಮಿಲಾನೆ ಮಾಡಿಬಿಡುತ್ತೇನೆ ಒಳ್ಳೆಯ ಹುಡುಗ! ಎಲ್ಲಿಯಾದರೂ ಒದುಕಿಕೋ?” ಎಂದನು

ಗೋವಿಂದನು ವಿಕಟವಾದ ನಗುವನ್ನು ನಕ್ಕು “ಘೌಜುದಾರರೇ! ಮುಚ್ಚು ಮರೆ ಏನಿದೆ? ನಾವುಗಳು ಖಡಾಖಡಿಯಾಗಿ ನಿಮಗೆ ಹೇಳಲೇಬೇಕು ಇನ್ನೂ ಕಾಲವು ಬಂದಿಲ್ಲವೆಂದು ನಾವು ನಿಮ್ಮ ಮುಂದೆ ಬಂದಿಲ್ಲ ನಾನು ತಮ್ಮ ಅನುಗ್ರಹದಿಂದ ಶಿಕ್ಷೆಯನ್ನು ತಪ್ಪಿಸಿಕೊಂಡು ಎಲ್ಲಿಯೋ ಹೋಗಿ ಒದುಕುವುದೇಕೆ? ಇಲ್ಲೆಯೇ ಇದ್ದು ಬದುಕುತ್ತೇನೆ

ಘೌಜುದಾರ—ಗೋವಿಂದಕಂಠಿ! ನೀನೇಕೆ ಈ ಅಕೃತ್ಯದಲ್ಲಿ ತೊಡಗಿದೆ

ಗೋವಿಂದ—ಘೌಜುದಾರರೇ! ತಮ್ಮ ಕೈಲಿ ಅಧಿಕಾರವಿದೆ ಸರ್ಕಾರದ ಹುಕುಮತ್ತಿದೆ, ಸೈನ್ಯವಿದೆ, ಎಲ್ಲಾ ಇದೆ. ಆದ್ದರಿಂದ ನನ್ನನ್ನು ಅಪರಾಧಿಯೆಂದು ಹೇಳುತ್ತೀರಿ ನೀವು ನನ್ನನ್ನು ಬಂದೀಖಾನೆಯಲ್ಲಿಡಬಹುದು. ಶೂಲಕ್ಕೇರಿಸಬಹುದು ಆದರೆ, ಈ ದಕ್ಷಿಣಕನ್ನಡವನ್ನೆಲ್ಲಾ ಶೂಲಕ್ಕೇರಿಸಲಾರಿರಿ!

ಘೌಜುದಾರ—ಕಮ್ಮಿ! ನಿನ್ನನ್ನು ನೋಡಿದರೆ ನನಗೆ ಅತ್ಯಂತ ಪ್ರೀತಿಯಾ ಗುತ್ತದೆ ಆದೇಕೋ ನಾನರಿಯೆ.

ಗೋವಿಂದ—ಅದು ನಿಜ! ಕಾರಣವನ್ನು ನಾನು ಬಲ್ಲೆ

ಘೌಜುದಾರ—ಕೇಳು! ಹೇಳುತ್ತೇನೆ ಈ ದಕ್ಷಿಣ ಕನ್ನಡದ ಮೇಲೆ ಸುಲ್ತಾನರಿಗೆ ಬಹಳ ಪ್ರೀತಿ ವೈಸೂರು ಕರ್ನಾಟಕ ರಾಜ್ಯ ಈ ರಾಜ್ಯವೆಲ್ಲಾ ಒಂದಾಗಿ ರಬೇಕು ಈ ರಾಜ್ಯದಲ್ಲಿ ಗೊಂದಲಗಳಾದರೆ ವೈಸೂರಿನ ಶತ್ರುಗಳು ಬಂದು ಆಕ್ರಮಿಸುತ್ತಾರೆ. ದೊಡ್ಡ ದೊಡ್ಡ ಮನುಷ್ಯರೆಲ್ಲರೂ ನಮ್ಮ ಸರ್ಕಾರದಲ್ಲಿ ಬಹಳ ವಿಶ್ವಾಸ ದಿಂದ ಇದ್ದಾರೆ. ಅವರೆಲ್ಲರಿಗೂ ಸುಲ್ತಾನರಲ್ಲಿ ಬಹಳ ಭಕ್ತಿ ಇದೆ.

ಗೋವಿಂದ—ಘೌಜುದಾರರೇ! ತಾವು ಹೇಳುವುದೆಲ್ಲಾ ಭ್ರಾಂತಿ ತಮ್ಮ ದರಬಾರಿನಲ್ಲಿ ಈ ದೊಡ್ಡ ಮನುಷ್ಯರುಗಳೆಲ್ಲಾ ಎಷ್ಟೋ ಜನರ ಆಸ್ತಿಗಳನ್ನು ನುಂಗಿ-ಭಾಗ್ಯವಂತರಾಗಿದ್ದಾರೆ ಅವರಿಗೆ ಭಯ! ತಮಗೆ ಕೇಳಿದಷ್ಟು ದಂಡ ತೆರುತ್ತಾರೆ. ತಾವು—ರಾಜಧಾನಿಗೆ ಬಹಳ ಹಣ ಕಳಿಸಿದ್ದೀರಿ ತಾವು ಗುಟ್ಟಾಗಿ ಅಪಾರ ಐಶ್ವರ್ಯವನ್ನು ಗಳಿಸಿಟ್ಟುಕೊಂಡಿದ್ದೀರಿ ತಮ್ಮ ಅಧಿಕಾರಿಗಳೆಲ್ಲಾ ಹಣ ಗಳಿಸಿಟ್ಟುಕೊಂಡಿದ್ದಾರೆ. ಅನೇಕರು ಭಾಗ್ಯವಂತರು ತಮ್ಮ ಗುಂಪಿಗೆ ಸೇರಿಕೊಂಡಿದಾರೆ. ಬಹು ಮಂದಿ ದುರಾತ್ಮರು ತಮ್ಮೊಡನೆ ಸೇರಿಕೊಂಡು ಭಾಗ್ಯವಂತರಾಗಿ ದೊಡ್ಡಮನುಷ್ಯರಾಗಿ ಮೆರೆಯುತ್ತಿದ್ದಾರೆ ಈ ರಾಜ್ಯದಲ್ಲಿ ನಡೆಯುತ್ತಿರುವ ಕಳ್ಳತನ ದರೋಡೆಗಳೆಲ್ಲಾ ಆ ಅಕೃತ್ಯಗಳಿಗೆ ತಕ್ಕ ಪ್ರಾಯಶ್ಚಿತ್ತವೆಂದು ಚೆನ್ನಾಗಿ ಅರಿತುಕೊಳ್ಳಿರಿ ಇನ್ನು ನಿಮ್ಮಗಳಿಗೆ ನಿಸ್ತಾರವಿಲ್ಲ ನನ್ನನ್ನು ತಾವು ಎಂದೂ ನೋಡಿಲ್ಲ ನನ್ನ ಮೇಲೆ ತಮಗೆ ಬಹಳ ಪ್ರೀತಿಯೆಂದು ಹೇಳಿದಿರಿ ಆದರೆ ಕಾರಣವನ್ನು ನಾನು ಹೇಳುತ್ತೇನೆ ಕೇಳಿರಿ! ನನಗೊಬ್ಬ ಸಹೋದರಿ ಇದ್ದಾಳೆ ಅವಳು ನನ್ನಂತೆಯೇ ಇದ್ದಾಳೆ. ಆ ನಿರ್ಭಾಗ್ಯ ಹೆಣ್ಣು ವಿಧವೆ ಒಂದು ದಿನ ರಾತ್ರಿ ಯಾರೋ ಅವಳನ್ನು ಅಪಹರಿಸಿದರು. ಎಷ್ಟೋ ಹುಡುಕಿದೆ. ಸಿಕ್ಕಲಿಲ್ಲ ಮಾಮಲೇದಾರರಲ್ಲಿ ಹೋಗಿ ಹೇಳಿಕೊಂಡೆ ಫಲವಿಲ್ಲ ಅದೇ ದುಃಖದಿಂದ ಅನ್ನ ನೀರು ಬಿಟ್ಟು ನನ್ನ ತಾಯಿ ಮೃತಳಾದಳು. ಬಹು ಕಷ್ಟಪಟ್ಟು ಅವಳಿರುವ ಸ್ಥಳವನ್ನು ಪತ್ತೆಮಾಡಿದ್ದೇನೆ ಹೆಸರು ಮಾಧವೀ! ಅವಳೇ ಈಗ ತಮ್ಮ ಅಂತಃಪುರದಲ್ಲಿರುವ ಮೋತೀಬೀ. ಅವಳ ಮೇಲಿರುವ ಮೋಹವು ತಮಗೆ ನನ್ನ ಮೇಲಿನ ಪ್ರೀತಿಯಂತೆ ಭಾಸವಾಗುತ್ತದೆ ಅದು ನಿಜವಾದ ಪ್ರೀತಿಯಲ್ಲ. ಪಾಪದ ಭಯಂಕರ ಛಾಯೆ

ಕುತುಬುದ್ದೀನನಿಂದ ಇದನ್ನು ಕೇಳಲಾಗಲಿಲ್ಲ ಅವನು “ಗೋವಿಂದಕಮ್ಮಿ! ನೀನು ಹೇಳುವುದೆಲ್ಲಾ ಸುಳ್ಳು! ನೀವುಗಳು ಕಳ್ಳತನ ದರೋಡೆ ಮುಂತಾದ ಅಕೃತ್ಯಗಳನ್ನು ಮಾಡುತ್ತಾ ವಿದ್ರೋಹಿಗಳೆಂದು ಜಂಭಕೊಚ್ಚಿಕೊಳ್ಳುತ್ತಾ ತಿರುಗುತ್ತೀರಿ ಜನರಲ್ಲಿ ದ್ವೇಷವನ್ನು ಉಂಟುಮಾಡುವುದಕ್ಕೋಸ್ಕರ ನಮ್ಮ ಮೇಲೆ ಈ ಸುಳ್ಳುಕಥೆಗಳನ್ನು ಕಟ್ಟಿ ಹರಡುತ್ತೀರಿ! ನಿಮ್ಮ ಗೊಡ್ಡು ಬೆದರಿಕೆಗೆ ಭಯಪಟ್ಟು ಸುಲ್ತಾನರು ಈ ರಾಜ್ಯವನ್ನು ಬಿಟ್ಟು ಹೋಗುವುದಿಲ್ಲ ನಿಮ್ಮ ಮುಖಂಡರನ್ನೆಲ್ಲಾ ಅಲ್ಲಲ್ಲಿ ಹಿಡಿದು ಶೂಲಕೈರಿಸುತ್ತೇನೆ ನೀನಿಗೆ ನಾನು ಇದೊಂದು ದಿನ ಪ್ರಾಣದಾನ ಮಾಡಿದ್ದೇನೆ. ನಾಳೆ ದಿನ ಪ್ರಾಥಮಿಕಾಲದೊಳಗಾಗಿ ನೀನು ನಿನ್ನ ಅಕೃತ್ಯಗಳಿಗೆ ಪರಿತಾಪಗೊಂಡು ಕ್ಷಮಾಪ್ರಾರ್ಥನೆ ಬೇಡಿದರೆ ಸುಲ್ತಾನರ ಅನುಗ್ರಹಕ್ಕೆ ಪಾತ್ರನಾಗುವಿ ಇಲ್ಲದಿದ್ದರೆ ನಾಳೆಯೇ ನಿನ್ನ ಕಡೆಯದಿನ! ಎಂದು ಘರ್ಜಿಸಿದನು.

ಗೋವಿಂದನು ಇದನ್ನು ಕೇಳಿ ಗಹಗಹಿಸಿ ನಕ್ಕನು.

ಘೌಜುದಾರನು ಹೊರಟು ಹೋದನು

ಗೋವಿಂದನಿಗೂ ಅವನ ಜತೆಗಾರರಿಗೂ ಬಲವಾದ ಸರಪಣಿ ಬೇಡಿಗಳನ್ನು ಹಾಕಿದಾರೆ. ಅಲುಗಾಡಲು ಸಾಧ್ಯವಿಲ್ಲ ಘೌಜುದಾರನು ಹೊರಟುಹೋಗುತ್ತಲೇ ಅವರು ಆಲೋಚನೆ ಮಾಡತೊಡಗಿದರು ಇಲ್ಲಿಂದ ಹೇಗಾದರೂ ತಪ್ಪಿಸಿಕೊಂಡು ಹೋಗಬೇಕು ಅದಕ್ಕೆ ಮಾರ್ಗವೇನು ಎಂದು ಆಲೋಚಿಸಿದರು ಏನೂ ತೋರಲಿಲ್ಲ ಅಷ್ಟರಲ್ಲಿ ಇವರೆಲ್ಲರಿಗೂ ಭೋಜನವು ಬಂತು ಜಮಾದಾರನು ಬಂದು ಬಹಳ ದರ್ಪದಿಂದ “ಎಲ್ಲರೂ ಊಟ ಮಾಡಿರಿ!” ಎಂದು ಹೇಳಿದನು ಕೈಕೋಳಗಳನ್ನು ಬಿಚ್ಚಿದನು. “ನಾವು ಊಟ ಮಾಡುವುದಿಲ್ಲ ನೀವು ಮುಸಲ್ಮಾನರು ಮುಟ್ಟಿದ ಅನ್ನವನ್ನಿಟ್ಟು ಜಾತಿ ಕೆಡಿಸುತ್ತೀರಿ” ಎಂದರು

ಜಮಾದಾರನಿಗೆ ಕೋಪ ಬಂತು “ಕಾಫರ, ಬದಮಾಷ್! ಸ್ಮೃತು ಗುಲಾ ಮನಾಗಿ ಬಂದೀಖಾನೆಯಲ್ಲಿ ಬಿದ್ದಿರುವಾಗ ಮುಸಲ್ಮಾನರನ್ನು ಬೈಯುತ್ತೀಯಾ, ಗೋ ಮಾಂಸವನ್ನು ತರಿಸಿ ಬಾಯಿಗೆ ತುರುಕಿಸುತ್ತೀನೆ” ಎಂದು ಗದ್ಗರಿಸಿದನು.

ಗೋವಿಂದಕವ್ತಿಯು “ಬಂದೀಖಾನೆಯಲ್ಲಿ ಮಾತನಾಡಿದ್ದರಿಂದ ಬದುಕಿ ಕೊಂಡೆ! ಹೊರಗೆ ನಿನ್ನ ಅಧಿಕಾರ ತೋರಿಸಿದ್ದರೆ ಇಷ್ಟು ಹೊತ್ತಿಗೆ-ನಿನ್ನ ತಲೆಯನ್ನು ಹಾರಿಸುತ್ತಿದ್ದೆ” ಎಂದು ಕಪಾಲಕ್ಕೆ ಒಂದೇಟು ಎತ್ತಿ ಹೂಡಿದನು

ಜಮಾದಾರನಿಗೆ ತಲೆ ತಿರುಗಿದಂತಾಯಿತು ಕೋಪಬಂತು! ಪುನಃ ಎಲ್ಲರಿಗೂ ಕೈಗೆ ಕೋಳಗಳನ್ನು ಹಾಕಿಸಿ ನೆಲದ ಮೇಲೆ ಕೆಡವಿ “ಸೂಳೆಮಕ್ಕಳ! ಕೊಬ್ಬಿ ಹೋಗಿದ್ದೀರಿ ಬಿದ್ದಿರಿ” ಎಂದು ಹೇಳಿ ಹೊರಟುಹೋದನು

ಅದೆಲ್ಲಾ ಘೌಜುದಾರರಿಗೆ ವರದಿಯಾಯಿತು ಅವರು “ಆ ಫೈದಿಗಳು ನಾಳೆ ಫಾಯುತ್ತಾರೆ. ಇವತ್ತು ಮೃಷ್ಟಾನ್ನ ಭೋಜನ ಮಾಡಿಸಲೇ ಬೇಕು. ಹಿಂದೂ ಜಮಾದಾರನು ಹೋಗಿ ಊಟಮಾಡಿಸಲಿ” ಎಂದು ಹುಕ್ಕುಂ ಮಾಡಿದರು, ಎಲ್ಲರಿಗೂ ಆಶ್ಚರ್ಯವಾಯಿತು ಹಿಂದೂ ಜಮಾದಾರರ. ಬಂದೀಖಾನೆಯೊಳಗೆ ಬಂದರು ಫೈದಿಗಳ ಬೇಡಿಗಳನ್ನೆಲ್ಲಾ ತೆಗೆಸಿದರು “ಎಲೋ ಹುಡುಗಣ್ಣುಗಳಿರಾ? ನಾಳೆ ಸಾಯುವುದು ಗೊತ್ತೇ ಇದೆ ಬದುಕುತ್ತೀರೋ ಸಾಯುತ್ತೀರೋ ಯಾರಿಗೆಗೊತ್ತು? ದೇವರೊಬ್ಬ ಬಲ್ಲ ಇಂದಾದರೂ ಚೆನ್ನಾಗಿ ಊಟಮಾಡಿರೋ” ಎಂದು ಹೇಳಿದನು. ಯುವಕರು ಊಟಕ್ಕೆ ಕುಳಿತರು ಭೋಜನವನ್ನು ತಂದವನು ಪದ್ಮನಾಭಭಟ್ಟ ಅವನನ್ನು ನೋಡುತ್ತಲೇ ಎಲ್ಲರಿಗೂ ಆಶ್ಚರ್ಯವಾಯಿತು ಅವನು ಅವರ ಗುಂಪಿಗೆ ಸೇರಿದವನು ಎಲ್ಲರೂ ನಗುತ್ತ ಕಣ್ಣುಸನ್ನೆ ಮಾಡಿದರು. ಅವನು ಗಟ್ಟಿಯಾಗಿ —“ನಾನಾರೆಂದು ಸಂಶಯ ಪಡುತ್ತೀರಾ? ನಾನು ಬ್ರಾಹ್ಮಣ. ಘೌಜುದಾರರ

ಬಿಡದಿಯಲ್ಲಿ ಅಡಿಗೆಯ ಕೆಲಸ ನನಗೆ ಊಟಮಾಡಿ ಎಲ್ಲಾ ಚೆನ್ನಾಗಿ ಮಾಡಿ ದ್ದೇನೆ” ಎಂದನು

ಎಲ್ಲರೂ ಊಟಕ್ಕೆ ಕುಳಿತರು ಹರಟೆ ಹೊಡೆಯುತ್ತಾ ಊಟ ಮಾಡುತ್ತಿದ್ದರು.

ಗೋವಿಂದ—(ಸಿಸುಮಾತಿನಲ್ಲಿ) ಭಟ್ಟ ಏನು ಚೆನ್ನಾಗಿ ಮಾಡಿದ್ದಿ ?

ಪದ್ಮನಾಭ—ಕಾವಲುಗಾರರಿಗೆ ಚನ್ನಾಗಿ ಕೈತುಂಬ ಕೊಟ್ಟಿದ್ದೇನೆ ರಾತ್ರಿ ಎಲ್ಲರಿಗೂ ಹೆಂಡ ಕುಡಿಸುತ್ತೇನೆ ನೀವು ನಾಲ್ಕು ಜನರೂ ಪರಾರಿಯಾಗುವ ವಿರ್ಪಾ ಡಾಗಿದೆ

ಗೋವಿಂದ—ಕಾವಲುಗಾರರ ತಲೆ ಹೋಗುತ್ತೆ ,

ಪದ್ಮನಾಭ—ಹೋದರೆ ಹೋಯಿತು ಕಾವಲುಗಾರರಿಗೆ ಏನೂ ಆಗುವುದಿಲ್ಲ ಜಮಾದಾರರ ಪ್ರಾಣಕ್ಕೆ ಬರುತ್ತೆ ಸಂಚಕಾರ !

ಎಲ್ಲರೂ ನಕ್ಕರು.

ಪದ್ಮನಾಭಭಟ್ಟನು ಪಾತ್ರಿಗಳನ್ನೆಲ್ಲಾ ತೆಗೆದುಕೊಂಡು ಹೊರಗೆ ಹೊರಟನು. ಜಮಾದಾರನು ಪುನಃ ಎಲ್ಲರಿಗೂ ಬೇಡಿಗಳನ್ನು ಹಾಕಿಸಿ ಶ್ಯುದುಮಾಡಿ ಹೊರಟು ಹೋದನು

ಸಂಧ್ಯಾಕಾಲ ಏಳು ಗಂಟೆಗೆ ಪುನಃ ಪದ್ಮನಾಭ ಭಟ್ಟನು ಊಟ ತಂದನು

ಗೋವಿಂದನು—“ಎಷ್ಟು ಹೊತ್ತಿಗೆ ?” ಎಂದು ಕೇಳಿದನು.

ಪದ್ಮನಾಭ—ನಗುತ್ತಾ “ಮಧ್ಯರಾತ್ರಿ ಸರಿಯಾಗಿ ಹನ್ನೆರಡು ಗಂಟೆಗೆ”

ರಾತ್ರಿ ಭೋಜನವಾದ ಮೇಲೆ ನಾಲ್ವರನ್ನು ಬೇರೆ ಬೇರೆ ಕೋಣೆಗಳಲ್ಲಿಟ್ಟರು ಎಲ್ಲರಿಗೂ ಕೊಂಚ ಗಾಬರಿಯಾಯಿತು ಗೋವಿಂದನು ಒಬ್ಬರನ್ನೊಬ್ಬರು ಬಿಟ್ಟು ಅಗಲುವಾಗ ‘ಪದ್ಮನಾಭ ಘಟ್ಟಿಗ. ಹೆದರಬೇಡಿ’ ಎಂದು ಹೇಳಿದನು

ರಾತ್ರಿ ಒಂಭತ್ತು ಗಂಟೆಯಾಯಿತು ಹೆಬ್ಬಾಗಿಲಿನ ತುತ್ತೂರಿಯ ಸದ್ದು ಕೇಳಿ ಸಿತು ಬಾಗಿಲುಗಳು ಹಾಕಿದ ದಡಬಡ ಸದ್ದು ಕಿವಿಗೆ ಬಿತ್ತು. ಸ್ವಲ್ಪ ಹೊತ್ತು ಸರ್ವತ್ರ ನಿಶ್ಯಬ್ದ ! ಗೋವಿಂದನು ಬಾಗಿಲಿನ ಕಡೆಯೇ ನೋಡುತ್ತಿದ್ದನು ರಾತ್ರಿ ಹತ್ತು ಗಂಟೆಯ ಸಮಯದಲ್ಲಿ ಅವನ ಕೋಣೆಯ ಬಾಗಿಲು ತೆರೆಯಲ್ಪಟ್ಟಿತು ಆಪಾದ ಮಸ್ತಕ ಅವಕುಂಠನವತಿಯೊಬ್ಬಳು ಒಳಗೆ ಬಂದು ಮಾತನಾಡದೇ ಗೋವಿಂದನನ್ನು ಕೈಹಿಡಿದು ಎಬ್ಬಿಸಿದಳು ಅವನನ್ನು ಜೊತೆಯಲ್ಲಿ ಕರೆದುಕೊಂಡು ಹೊರಗೆ ಹೋದಳು! ಇಬ್ಬರೂ ಹಜಾರಕ್ಕೆ ಸದ್ದಿಲ್ಲದೇ ಹೋದರು. ಆ ಯುವತಿಯು ಅಲ್ಲಿ ತನ್ನ ಅವಕುಂಠನ ನನ್ನು ತೆಗೆದು ಗೋವಿಂದನನ್ನು ಅಪ್ಪಿ ಕೊಂಡು ಚುಂಬಿಸಿದಳು ಅವಳ ಕಣ್ಣುಗಳಿಂದ

ಧಾರಾಕಾರವಾಗಿ ನೀರು ಸುರಿಯುತ್ತಿತ್ತು ! ಗೋವಿಂದನು ಅಪ್ರತಿಭನಾಗಿ ಅಲ್ಲಿದ್ದ ಬೆಳಕಿನಲ್ಲಿ ಆ ಯುವತಿಯ ಮುಖವನ್ನು ನೋಡಿದನು ಅವಳು ಮಾಧವಿ !

ಗೋವಿಂದನ ಮೈ ಜುಮ್ಮೆಂದಿತು

ಗೋವಿಂದ--ಮಾಧವಿ ! ನೀನೆಲ್ಲಿ ಬಂದೆ ಮಾಧವಿ ! ನಿನ್ನ ಸಮಾಚಾರವೇನು ?

ಮಾಧವಿ--ಅಣ್ಣ ! ನನ್ನ ಕಥೆಯನ್ನು ಕೇಳಬೇಡ ನೀನು ನನ್ನ ವಿಚಾರವನ್ನು ಸರಿಯಾಗಿ ತಿಳಿದುಕೊಂಡಿದ್ದಿ ಆದರೆ ನಾನು ಇಂದು ಸುಖವಾಗಿದ್ದೇನೆ. ಘೌಜು ದಾರನು ನನ್ನನ್ನು ತನ್ನ ಪ್ರಾಣಕ್ಕಿಂತಲೂ ಹೆಚ್ಚಾಗಿ ಪ್ರೀತಿಸುತ್ತಾನೆ ನನಗೆ ಅಪಾರ ವಾದ ಐಶ್ವರ್ಯವಿದೆ

ಗೋವಿಂದ--ಮಾತನಾಡಬೇಡ ಮಾಧವಿ ! ನಿನ್ನ ಹೇಯ ಜೀವನವನ್ನು ಕಿವಿಯಾರ ಕೇಳಲಾರೆ ನಾನು ಈಗ ಘೌಜುದಾರನ ಬಂದಿ ನಾನು ಸ್ವತಂತ್ರನಾಗಿದ್ದರೆ ನಿನ್ನನ್ನು ಕತ್ತರಿಸಿ ತುಂಡುತುಂಡು ಮಾಡುತ್ತಿದ್ದೆ ಮಾಧವಿ ! ನನ್ನನ್ನು ಮರೆತುಬಿಡು ಇದೇ ನಮ್ಮಿಬ್ಬರ ಕಡೆಯ ದರ್ಶನ ನಾಳೆ ಪ್ರಾತಃಕಾಲ ನಮ್ಮನ್ನು ಶೂಲಕ್ಕೆರಿಸುತ್ತಾರೆ. ನಿನ್ನ ಈ ಹೊಲಸು ಜೀವನದ ಅಪಮಾನದಿಂದ ದಹಿಸುತ್ತಿರುವ ನನ್ನ ಮನಸ್ಸು ನಾಳೆ ಶಾಂತವಾಗುತ್ತದೆ.

ಮಾಧವಿ--ಅಣ್ಣ ! ಇಂದಿಗೂ ನಿನಗೆ ನನ್ನ ಮೇಲೆ ಅಧಿಕಾರವಿದೆ. ತೆಗೆದುಕೋ ಇದರಿಂದ ನನ್ನ ಪ್ರಾಣವನ್ನು ಹಾರಿಸಿಬಿಡು ! ನಾವಿಬ್ಬರೂ ನರಕದಲ್ಲಿಯಾದರೂ ಚಿರಕಾಲ ಸೋದರ ಸೋದರಿಯರಾಗಿ ಸಂತೋಷದಿಂದ ಇರುವ ! ಎಂದು ಒಂದು ಧಳಧಳ ಸುವ ಬಾಕನ್ನು ಗೋವಿಂದನ ಕೈಗೆ ಕೊಟ್ಟಳು ಅದನ್ನು ನೋಡಿ

ಗೋವಿಂದನು--"ಮಾಧವಿ ! ಇದು ನಿನಗೆಲ್ಲಿ ಸಿಕ್ಕಿತು!" ಎಂದನು

ಮಾಧವಿ--ಘೌಜುದಾರನು ಕೊಟ್ಟನು ಇದು ನಿನ್ನ ಆಯುಧವೆಂದು ಹೇಳಿದನು.

ಗೋವಿಂದ--ಮಾಧವಿ ! ಇದನ್ನು ನೀನೇ ತೆಗೆದುಕೋ. ಎಂದಾದರೊಂದು ದಿನ ಇದನ್ನು ಘೌಜುದಾರನ ಹೃದಯದಲ್ಲಿ ಇರಿದುಬಿಡು ! ಆಗ ನೀನು ನನ್ನ ಪ್ರಿಯಳಾದ ಸೋದರಿಯಾಗುವಿ. ಆಮೇಲೆ ನಾವಿಬ್ಬರೂ ನಿಜವಾದ ಸೋದರಸೋದರಿಯರಾಗಿ ಈ ಲೋಕದಲ್ಲಿ ಸಂತೋಷವಾಗಿ ಬದುಕೋಣ

ಮಾಧವಿಯು ಅಣ್ಣನನ್ನು ಆಲಿಂಗಿಸಿದಳು. ಈಗ ಅವಳು ಅಳುತ್ತಿಲ್ಲ ನಗುತ್ತಿದ್ದಾಳೆ.

ಗೋವಿಂದ--ಮಾಧವಿ ! ನೀನು ಹೋಗು ! ನಾನು ನನ್ನ ಬಂದೀಖಾನೆಗೆ ಹೋಗುತ್ತೇನೆ.

ಮಾಧವಿ— ಇಲ್ಲವಣ್ಣ, ಇಲ್ಲ ಇನ್ನು ನಿನಗೆ ಬಂದೀಖಾನೆ ಇಲ್ಲ, ನೀನು ಬೇಕಾದಲ್ಲಿಗೆ ಹೋಗು !

ಗೋವಿಂದ— ಮಾಧವಿ ! ನಾನು ಹೋಗುವುದಿಲ್ಲ ನನ್ನ ಜೊತೆಗಾರರನ್ನು ಬಿಟ್ಟು ನಾನು ಪ್ರಾಣ ಉಳಿಸಿಕೊಂಡು ಹೋಗುವುದಿಲ್ಲ

ಮಾಧವಿ— ಘಾಜುದಾರರು ನಿಮ್ಮೀನಾಲ್ವರನ್ನೂ ಋಲಾಸೆ ಮಾಡಿದ್ದಾರೆ ತೆಗೆದುಕೊಂಡು ಮುದ್ರೆಯೊತ್ತಿದ ಖಲಾಸಾನಾಮೆಯು ಇಲ್ಲಿದೆ.

ಕುತುಬುದ್ದೀನನು ಇಂದು ಅತ್ಯಂತ ಚಿಂತಾಕ್ರಾಂತನಾಗಿದ್ದಾನೆ. ಅವನ ಬುದ್ಧಿಯು ತೀಕ್ಷ್ಣವಾದುದು ರಾಜನೀತಿಯನ್ನು ಬಹು ಚೆನ್ನಾಗಿ ಬಲ್ಲ ಯುದ್ಧದಲ್ಲಿ ಅವನು ಒಂದು ಸರಾಕ್ರಮವನ್ನೂ ತೋರಿಲ್ಲ ಆದರೂ ಆಡಳಿತದಲ್ಲಿ ಘಟ್ಟಿಗ. ಅವನು ಮಂಗಳೂರಿನ ಸಮಾಚಾರಗಳನ್ನೆಲ್ಲಾ ವಿವರವಾಗಿ ಸುಲ್ತಾನರವರಿಗೆ ವರದಿ ಮಾಡಿಲ್ಲ ಅವರಿಗೆ ದೊಡ್ಡ ದೊಡ್ಡ ವಿಚಾರಗಳಿವೆ ಪ್ರಬಲವಾದ ಯುದ್ಧವಿಗ್ರಹಗಳು ಕಾದಿವೆ ಈ ದಕ್ಷಿಣ ಕನ್ನಡದ ವಿಚಾರವು ಅಷ್ಟೇನೂ ಮುಖ್ಯವಾದುವಲ್ಲ ಆದರೆ ಇದು ಅಲಕ್ಷ್ಯ ಮಾಡತಕ್ಕದೂ ಅಲ್ಲ ಮಹಾರಾಷ್ಟ್ರರಾಗಲೀ, ಫರಂಗಿಯವರಾಗಲೀ, ಈ ಪಿತೂರಿಗಳಿಗೆ ಪ್ರೋತ್ಸಾಹಕರಲ್ಲ ಇದರಲ್ಲಿ ಅವರಿಗೆ ಕೈವಾಡವಿದ್ದಿದ್ದರೆ ಅತ್ತಿಂದಿತ್ತ ರಾಜಕರ್ಮಚಾರಿಗಳು ಓಡಾಡುತ್ತಿದ್ದರು ಇದು ಇಲ್ಲಿಯೇ ಹುಟ್ಟಿದೆ ಇಲ್ಲಿಯವರೇ ಯಾರೋ ಈ ವಿಪ್ಲವಗಳಿಗೆ ಕಾರಣಕರ್ತರಾಗಿದ್ದಾರೆ ಅಂಥಾ ಶಕ್ತರು ಯಾರೂ ಕಾಣುವುದಿಲ್ಲ ಇಲ್ಲಿ ಯಾರಾದರೂ ಹಿಂದಿನ ರಾಜಮನೆತನದವರೋ ದೊಡ್ಡ ಪಾಳೆಯಗಾರರೋ ಇದ್ದಿದ್ದರೆ ಅವರ ಕಡೆಗೆ ಲಕ್ಷ್ಯವಿಡಬಹುದಾಗಿತ್ತು ಈ ಗದ್ದಲಗಳನ್ನು ರಾಜವಿಪ್ಲವವೆಂದು ಗುರ್ತಿಸಲು ಬೇಕಾದಷ್ಟು ಕಾರಣಗಳಿವೆ ದೊಡ್ಡದೊಡ್ಡ ಐಶ್ವರ್ಯವಂತರ ಮನೆಗಳು ಲೂಟಿಯಾಗಿವೆ ಇದೆಲ್ಲಾ ಹೊಟ್ಟಿಗಿಲ್ಲದವರ ಕಾರ್ಯಗಳೆಂದು ಹೇಳಲಾಗುವುದಿಲ್ಲ ಇತ್ತೀಚೆಗೆ ಕೊಲೆಗಳಿಗೂ ಆರಂಭವಾಗಿದೆ ಆಸರಾಧಿಗಳು ಬಂದೀಖಾನೆಯನ್ನು ಒಡೆದು ಹೊರಟುಹೋದ ಪ್ರಕರಣವಂತೂ ಸಾಮಾನ್ಯವಲ್ಲ ಇದನ್ನೆಲ್ಲಾ ಸುಲ್ತಾನರವರಿಗೆ ವರದಿಮಾಡಿಬಿಡುವುದು ಕರ್ತವ್ಯ — ಎಂದು ಕುತುಬುದ್ದೀನನು ಯೋಚಿಸುತ್ತಾನೆ

ಮತ್ತೊಮ್ಮೆ “ಈ ವಿಪ್ಲವದ ಮೂಲವುರುಷರನ್ನು ಗೊತ್ತುಹಚ್ಚದೆ ಸುಲ್ತಾನರಿಗೆ ಅರಿಕೆ ಮಾಡುವುದು ಶ್ರೇಷ್ಠ ಮುತ್ಸದ್ಧಿತನವಲ್ಲ. ಈ ದಕ್ಷಿಣ ಕರ್ನಾಟಕವು ಸುಭಿಕ್ಷವಾಗಿಲ್ಲ ಶಾಂತಿಯಿಂದಿಲ್ಲ ಭದ್ರವಾಗಿಲ್ಲ ಆದಾಗ್ಯೂ ಈ ರಾಜ್ಯವು ನಮ್ಮ ಕೈ ತಪ್ಪಿಹೋಗುವ ಚಿಹ್ನೆಗಳಾವುವೂ ಇಲ್ಲ ಈ ಪರಿಸ್ಥಿತಿಯನ್ನು ಹುಜೂರಿಗೆ ತಿಳಿಸಿದರೆ ನಾನು ಸಮರ್ಥನಲ್ಲವೆಂದು ಬೇರೊಬ್ಬರನ್ನು ಕಳಿಸುತ್ತಾರೆ. ಬೇರೊಬ್ಬರು ಬಂದು

ತಾನೇ ' ಇಲ್ಲಿ ಮಾಡುವುದೇನಿದೆ. ಒಂದೇ ದಿನಕ್ಕೆ ಈ ಗೊಂದಲವನ್ನೆಲ್ಲಾ ನಿಲ್ಲಿಸಬಲ್ಲರೆ ' ಅದು ಸರ್ವಧಾ ಸಾಧ್ಯವಿಲ್ಲ ಮುಖ್ಯವಾಗಿ ಮುಖಂಡರನ್ನು ಕಂಡು ಹಿಡಿಯಬೇಕು ಈ ವಿಷಯದಲ್ಲಿ ಒಂದು ವೈಚಿತ್ರ್ಯವಿದೆ ದೊಡ್ಡ ಮನುಷ್ಯ ರೊಬ್ಬರೂ ಇದಕ್ಕೆ ಬೆಂಬಲವಾಗಿಲ್ಲ ನಮ್ಮ ಮುಂದೆ ಕಂಡುಬರುವನರೆಲ್ಲರೂ ಶೂರ ರಂತೆ ಪಂಕ್ತಮಿಗಳಂತೆ ಮಾತನಾಡುತ್ತಾರೆಯೇ ಹೊರತು ಒಬ್ಬನಾದರೂ ಸಮರ್ಥ ನಲ್ಲ. ಮೂವರ ವಿಚಾರದಲ್ಲಿ ನನಗೆ ಸಂದೇಹ ಉಂಟಾಗುತ್ತಿದೆ ಅವರು ನಮ್ಮಲ್ಲಿ ಬರುವುದೇ ಇಲ್ಲ ಚೋಟಾಭಕ್ತಿಯೊಬ್ಬ ಇವನನ್ನು ನಾನಾ ವಿಧವಾಗಿ ಪರೀಕ್ಷೆ ಮಾಡುತ್ತಲೇ ಇದ್ದೇನೆ ಒಂದಾದರೂ ತಪ್ಪು ಕಂಡುಬರುವುದಿಲ್ಲ ಆದರೆ ನನ್ನ ಸಂದೇಹವು ಹೋಗಿಲ್ಲ ಕಾರ್ಕಳದ ಫಕೀರ ಅವನು ವಿರೋಧವಾಗಿ ಮಾತನಾಡುತ್ತಾನೆ ಯಾವ ಕಾರ್ಯದಲ್ಲಿಯೂ ಅವನ ಸಂಬಂಧವು ಕಾಣುವುದಿಲ್ಲ ಮಂಗಳೂರಿನಲ್ಲಿರುವ ಅಲ್ಲೇ ಸೇಟ್ ಒಬ್ಬ! ಅವನು ಬಲು ದೊಡ್ಡ ವ್ಯಾಪಾರಿಯಂತೆ! ಮಲಬಾರಿಸಿಂದ ಜೊಂಬಾಯಿನವರಿಗೆ ಅವನ ವ್ಯಾಪಾರವು ನಡೆಯುತ್ತದೆ ನೂರಾರು ಪತ್ತೇಮಾರಿಗಳೂ, ದೋಣಿಗಳೂ ಅವನ ಕಡೆಯವುಗಳು ಇಹನಿಗೆ ಇಂಗ್ಲಿಷರ ಸ್ನೇಹವಿದೆ ನಮಗೆ ಕೊಡಬೇಕಾದ ರಾಜಾದಾಯನ್ನು ಅವನ ಗುಮಾಸ್ತರು ಮುಂಗಡವಾಗಿಯೇ ಕಟ್ಟಿಬಿಡುತ್ತಾರೆ ಅವರ ಕಡೆ ಎಷ್ಟೋ ಹಣ ನಮ್ಮ ಖಜಾನೆಯಲ್ಲಿಯೇ ಇಟ್ಟಿರುತ್ತಾರೆ ಅವರು ನಮ್ಮ ವಿದ್ರೋಹಿಗಳಾದರೆ ಇಷ್ಟು ಹಣ ನಮ್ಮ ಭಂಡಾರದಲ್ಲಿಡುತ್ತಿದ್ದರೆ ? ಇರಲಿ ಅವರ ಮೇಲೆ ನನಗೆ ಸಂದೇಹವಿಲ್ಲದಿದ್ದರೂ ಅವರನ್ನು ನೋಡಬೇಕು ಎಂದು ಅಂದುಕೊಳ್ಳುತ್ತಾನೆ ಇತ್ತೀಚೆಗೆ ಭಕ್ತಿಗೆ ಅನೇಕ ತೊಂದರೆಗಳಿಗೆ ಆರಂಭವಾಗಿದೆ ಎಲ್ಲಿ ಕಳವು ದರೋಡೆಗಳಾಗಲೀ, ಸರಕಾರದವರು ಭಕ್ತಿಯನ್ನು ಬಂದು ಕೇಳುತ್ತಾರೆ ಎಲ್ಲಿ ಕೊಲೆಯಾಗಲೀ ಕೊಲೆ ಕಡುಕರಾರಂದು ಹುಡುಕಿಕೊಂಡು ಭಕ್ತಿಯ ಮನೆಗೆ ಬರುತ್ತಾರೆ. ಇದರಿಂದ ಭಕ್ತಿಗೆ ವ್ಯಥೆಯಾಗಿಲ್ಲ ಅವನು ಸಂತೋಷಪಡುತ್ತಾನೆ ಮುಂದೇನು ಮಾಡಬೇಕೆಂದು ಆಲೋಚನೆ ಮಾಡುತ್ತಾನೆ. ಭಕ್ತಿಯು ಕುಲುವೆ ಕಾರ್ಖಾನೆಯನ್ನು ಮುಚ್ಚಿ ಬಿಟ್ಟನು ಇಮಾಮನ ಬಟ್ಟೆಯಂಗಡಿಯನ್ನೂ ಹರಾಜು ಮಾಡಿಬಿಟ್ಟನು ಈಗ ಇಮಾಮನೂ, ಗೋಪಾಲನೂ, ಭಕ್ತಿಯ ಸೇನಾನಾಯಕರು ಅವರ ಉತ್ಸಾಹಕ್ಕೆ ಕೊನೆ ಮೊದಲಿಲ್ಲ ಭಕ್ತಿಯು ಎಲ್ಲ ಕಡೆಯೂ ಸಂಚಾರ ಮಾಡುತ್ತಾನೆ ತರುಣರಿಗೆಲ್ಲಾ ಮುಂದಿನ ಕಾರ್ಯವನ್ನು ಬೋಧನೆ ಮಾಡುತ್ತಾನೆ ಅವರಿಗೆಲ್ಲಾ "ಇನ್ನು ಮುಂದೆ ನೀವುಗಳು ಕಳ್ಳಕಾರಂತೆ ಕೊಳ್ಳ ಹೂಡಿಯುವವರಲ್ಲ ದರೋಡೆ ಮಾಡುವವರಲ್ಲ ನೀವೆಲ್ಲ ಬಲವಾದ ಯೋಧರಂತೆ ಹೋರಾಡತಕ್ಕವರು ಒಂದು ಪ್ರಾಣವನ್ನು ಕೊಡಬೇಕಾದರೆ ಹತ್ತು ಪ್ರಾಣಗಳನ್ನು ತೆಗೆದುಕೊಂಡಿರಬೇಕು" ಎಂದು ಹುರಿದುಂಬಿಸುತ್ತಾನೆ.

ಅಧಿಕಾರಿಗಳಿಗೆಲ್ಲಾ ಭಕ್ಷಿಯ ಸಮಾಚಾರವು ಸ್ಪಷ್ಟವಾಗಿ ಗೊತ್ತಾಗುತ್ತ ಒಂತು! ಇವೆಲ್ಲಾ ಪೌಜುದಾರನಿಗೂ ವರದಿಯಾಯಿತು

ಭಕ್ಷಿಯು ಕಾರ್ಕಳದ ಫಕೀರನ ವಿಷಯವಾಗಿ ಅನೇಕ ಸಮಾಚಾರಗಳನ್ನು ಕೇಳಿದ್ದನು ಅವನ ವಯಸ್ಸು, ರೂವು ಮೈಕಟ್ಟು ನಡೆನುಡಿಗಳು ಇದನ್ನೆಲ್ಲ ಕೇಳಿದರೆ ಇದೆಲ್ಲಾ ಲಕ್ಷಣಗಳೂ ಇಯಜ್ಞಖಾನರಿಗೆ ಹೋಲಿಕೆಯಾಗುತ್ತಿ ' "ಆ ಫಕೀರರು ನಮ್ಮ ಖಾನರೇ ಇರಬಹುದೆ? ಹಾಗಾದರೆ-ಅವರೇಕೆ ನನ್ನನ್ನು ಹುಡುಕಿಸಲಿಲ್ಲ" ಎಂದು ಆಲೋಚಿಸಿದನು "ಹೇಗಾದರೂ ಇರಲಿ! ನಾನು ಹೋಗಿ ಆ ಫಕೀರರನ್ನು ನೋಡಿ ಬರುತ್ತೇನೆ" ಎಂದು ನಿಶ್ಚಯಿಸಿದನು

ಭಕ್ಷಿಯು ಒಂದು ದಿನ ಕಾರ್ಕಳಕ್ಕೆ ಹೋಗಿ ಫಕೀರರ ಭೇಟಿ ಮಾಡಿದನು ಅವರು ಮೃದುವಚನಗಳಿಂದ ಮಾತನಾಡಿದರು "ಬೇಟಾ ನಿನಗೇನು ಬೇಕು" ಎಂದು ಕೇಳಿದರು

ಭಕ್ಷಿಯು ಫಕೀರರನ್ನು ಆಪಾದಮಸ್ತಕವಾಗಿ ನೋಡಿದನು ಅವರ ದನಿಯನ್ನು ಕೇಳಿದನು ತನ್ನಷ್ಟಕ್ಕೆ ತಾನೆ ಮುಗುಳು ನಗುವನ್ನು ನಕ್ಕು "ನಾನೆಂತಹ ಹುಚ್ಚು! ನಮ್ಮ ಖಾನರು ಫಕೀರರಾಗುವುದಂತೆ?" ಎಂದುಕೊಂಡನು ಆದರೂ "ಈ ಫಕೀರನು ತೇಜಸ್ವಿಯಾಗಿದಾನೆ ಇವನು ಸುಲ್ತಾನರ ರಾಜ್ಯಕ್ಕೆ ವಿರೋಧಿಯಾಗಿ ಕಾಣುತ್ತಾನೆ. ಮಾತನಾಡಿಸಿ ನೋಡೋಣ" ಎಂದುಕೊಂಡನು

ಭಕ್ಷಿ—ದಾದಾಜಿ! ಜೋತಿಷ್ಯವನ್ನು ಕೇಳುವುದಕ್ಕೆ ಬಂದಿದ್ದೇನೆ ನಾನು ಬಹಳ ಸಂಕಟಕ್ಕೆ ಸಿಕ್ಕಿದೇನೆ ನನ್ನ ಗೃಹಚಾರವನ್ನು ಸ್ವಲ್ಪ ನೋಡಿ ಹೇಳುತ್ತೀರಾ? ಫಕೀರನು ಭಕ್ಷಿಯ ಹಸ್ತವನ್ನು ನೋಡಿದನು ಆಶ್ಚರ್ಯಚಕಿತನಾಗನು "ಬೇಟಾ! ನೀನು ಏನು ಕೆಲಸ ಮಾಡುತ್ತೀ?" ಎಂದು ಪ್ರಶ್ನೆಮಾಡಿದನು

ಭಕ್ಷಿ—ಬಡಗಿಯ ಮಗ! ಕಮ್ಮಾರನ ಕೆಲಸ ಮಾಡುತ್ತೇನೆ

ಫಕೀರ—ನಿನಗೆ ಸಂಸಾರವಿದೆಯೇ?

ಭಕ್ಷಿ—ಇಲ್ಲ ಏಕಾಂಗಿ!

ಫಕೀರ—ನಿನ್ನ ಕೈಯಲ್ಲಿ ಸಾವಿರಾರು ಜನರನ್ನು ಕಾಪಾಡುವ ಅನ್ನರೇಖೆ ಇದೆ. ಖಡ್ಗರೇಖೆ ಇದೆ. ಧ್ವಜರೇಖೆ ಇದೆ. ಈ ರಾಜಲಕ್ಷಣಗಳುಳ್ಳ ನಿನಗೆ ಗೃಹ ಚಾರವೆಂದರೇನು?

ಭಕ್ಷಿ—ದಾದಾಜಿ! ಆಗ್ರಹ ಮಾಡದಿದ್ದರೊಂದು ಮಾತು ಹೇಳುತ್ತೇನೆ!

ಫಕೀರ—ಹೇಳು! ಕೇಳುತ್ತೇನೆ!

ಭಕ್ಷಿ—ನಿಮ್ಮ ಜ್ಯೋತಿಷ್ಯವು ಸುಳ್ಳು! ಇಡುವರೆಗೆ ಕಬ್ಬಿಣದ ಕಲಸ ಮಾಡಿ ಜೀವನ ಮಾಡುತ್ತಿದ್ದೆ ಈ ರಾಜ್ಯಾಧಿಕಾರಿಗಳ ಕಾಟ! ಅದನ್ನೂ ಬಿಟ್ಟು ಬಿಟ್ಟಿ!

ಫಕೀರ—ಏಕೆ! ನಿನ್ನಲ್ಲಿ ಹಣವಿದೆಯೇನು? ಲಂಚ ಕೇಳುತ್ತಾರೇನು?

ಭಕ್ಷಿ—ಇಲ್ಲ! ಅದೊಂದೂ ಅಲ್ಲ! ಈ ರಾಜ್ಯದಲ್ಲಿ ಕಳ್ಳಕಾಕರ ಹಾವಳಿ ಬಹಳ ವಾಗಿದೆ ಅವರನ್ನು ಹುಡುಕಿಕೊಂಡು ನನ್ನ ಹತ್ತಿರ ಬಂದು ಪೀಡಿಸುತ್ತಾರೆ

ಫಕೀರ—ನಾನು ಸಾಕ್ಷಿ ಹೇಳುತ್ತೇನೆ. ನೀನು ಕಳ್ಳನಲ್ಲವೆಂದು

ಭಕ್ಷಿ—(ನಕ್ಕನು) ದಾದಾಜಿ! ಕಷ್ಟ ಬಂದರ ತಮ್ಮ ಹತ್ತಿರ ಬರುತ್ತೇನೆ.

ಫಕೀರ—ಬೇಟಾ! ನಾನೊಂದು ಮಾತು ಹೇಳುತ್ತೇನೆ ನೀನು ಶ್ರೀರಂಗ ಪಟ್ಟಣಕ್ಕೆ ಹೋಗು ಸುಲಾನರನ್ನು ಭೇಟಿಮಾಡಿ ಅವರ ಹತ್ತಿರ ಸೇರಿಕೋ ದೊಡ್ಡ ಸೇನಾನಾಯಕನಾಗುವೆ ರಾಜಾಧಿಕಾರಿಯಾಗುವೆ!

ಭಕ್ಷಿಯು ವಂದಿಸಿ ಹೊರಟು ಹೋದನು

ನಸರಾತ್ರಿ ಹಬ್ಬ ಬಂತು ಕರ್ನಾಟಕದಲ್ಲೆಲ್ಲಾ ನಾಡು ಹಬ್ಬದ ಕೋಲಾ ಹಲ! ಚಿಕ್ಕ ಚಿಕ್ಕ ಹುಡುಗರು ನಸರಾತ್ರಿವದಗಳನ್ನು ಹಾಡಿಕೊಂಡು ಊರುಗಳ ಲ್ಲೆಲ್ಲಾ ನೃತ್ಯಯುಕ್ತಿದ್ದರು ಇದೇ ಸಮಯದಲ್ಲಿ ಕೆಂಪಂಗಿಯವರ ಜಂಗುಳಿಗೆ ಆರಂ ಭವಾಯಿತು ಸಾವಿರ ಸಾವಿರ ಜನ ತರುಣರು ಸೇರಿದರು ಭೂಮಿ ನಡುಗುವಂತೆ ಪೇಟೆಗಳಲ್ಲ ಕವಾಯಿತು ನಡಸಿದರು

ಸಂಧ್ಯಾಕಾಲ ತುಣುನೊಬ್ಬನು ಭಾಷಣ ಮಾಡಿದನು “ನೀವೆಲ್ಲರೂ ದೇಶೋ ದ್ಧಾರದ ಸ್ವಸ್ಥಿಕರು ಕರ್ನಾಟಕ ರಾಜ್ಯವನ್ನು ಉದ್ಧಾರ ಮಾಡಿರಿ ಅಧರ್ಮ ರಾಜ್ಯವು ಹೋಗಬೇಕು. ಧರ್ಮ ರಾಜ್ಯವನ್ನು ಸ್ಥಾಪಿಸಬೇಕು” ಎಂದು ಬೋಧಿಸಿ ದನು ಎಲ್ಲಾ ಕಡೆಯೂ ಜಯಜಯಕಾರಗಳಾದುವು ಇದೆಲ್ಲಾ ವಿವರವಾಗಿ ಘಾಜು ದಾರರಿಗೆ ವಿವರವಾಗಿ ವರದಿಯಾಯಿತು

ಭಕ್ಷಿಯ ಹತ್ತಿರ ಹಣವಿಲ್ಲ ರಾಜ್ಯವನ್ನು ಆಕ್ರಮಿಸಬೇಕು ಇಯಜ್ಞಾನರೂ ಎಲ್ಲಿದಾರೆಯೋ ವತ್ತೆ ಆಗಬೇಕು ಈ ಕರ್ನಾಟಕವನ್ನು ಆಕ್ರಮಿಸಿ ಅವರಿಗೆ ಒಪ್ಪಿ ಸಬೇಕು ಆಗಲೀಗ ಈ ಟಿಪ್ಪಣಿಸುಲಾನನು ಇಯಜ್ಞಾನರಿಗೆ ಮಾಡಿದ ಅಸಕಾ ರಕ್ಕೆ ಪ್ರತೀಕಾರ ಮಾಡಿದಂತಾಗುತ್ತದೆ, ಇಯಜ್ಞಾನರಲ್ಲಿ? ಹಣಕ್ಕೇನು ಮಾಡು ವುದು? ಎಂಬ ಆಕಾಂಕ್ಷೆಯು ಬಂತು ಸಹಪಾಟಿಗಳೆಲ್ಲಾ “ಸರ್ಕಾರದ ಭಂಡಾರ ವನ್ನು ಲೂಟಿ ಮಾಡಬೇಕು” ಎಂದು ಹೇಳಿದರು ಭಕ್ಷಿಯು ಅದನ್ನೊಪ್ಪಿಲ್ಲ “ನನ್ನಲ್ಲಿ ಹಣವಿದೆ ಬೇಕಾದಷ್ಟು ಭಯಸಡಬೇಡಿರಿ” ಎಂದು ಹೇಳಿದನು.

ತನ್ನ ಮನೆಗೆ ಬಂದು ಘಾತಿಮಾಬೇಗಂವರಿಗೆ ಪತ್ರ ಬರೆದನು ಗೋಪಾಲ ನನ್ನೂ ಇವಾಂನನ್ನೂ ಕರೆದು “ನೀವು ಈ ಒಂದು ಮಹತ್ಕಾರ್ಯವನ್ನು ಮಾಡಬೇ ಕಾಗಿದೆ ನೀವು ಫಕೀರರ ವೇಷವನ್ನು ಹಾಕಿಕೊಂಡು ನಗರಕ್ಕೆ ಹೋಗಬೇಕು. ಅಲ್ಲಿ ದರಿಯಾಬಾಗಿನ್ನಲ್ಲಿ ಮಹಮದಾಲಿಯವರ ಗೋರಿ ಇದೆ. ಆ ಗೋರಿಯ ಸಮಾ

ಪದಲ್ಲಿ ಬೇಗಂಸಾಹೇಬರು ಒಬ್ಬರು ಇರುತ್ತಾರೆ ಈ ವತ್ರವನ್ನು ಅವರಿಗೆ ತಲಪಿಸಿ
ಬೇಕು ಅವರು ಹಣ ಕೂಡುತ್ತಾರೆ ಅದನ್ನು ಜಾಗರೂಕತೆಯಿಂದ ತರಬೇಕು
ಈ ವತ್ರವು ಯಾ : ಕೃಗಾದರೂ ದೂರೆತರೆ ಪ್ರಮಾದನಾಗುವುದು' ಎಂಬು ಹೇಳಿದನು.
ಆವರು ಪ್ರಯಾಣಕ್ಕೆ ಸಿದ್ಧರಾಗಿ ತರಳಿದರು
ಮಾರನೆಯ ದಿನವೇ ಈ ಇಬ್ಬರು ರಾಯಭಾರಿಗಳೂ ದರಿಯಾಬಾಗನ್ನು ನೇರಿ
ದರು ಬೇಗಂಸಾಹೇಬರನ್ನು ಭೇಟಿಸುತ್ತಿದ್ದರು ಅವರು ಕೃಗ ಆ ವತ್ರವನ್ನು
ಕೂಟ್ಟಿರು

ಬೇಗಂ ಸಾಹೇಬರು "ಯಾರದು ವತ್ರ ?" ಎಂದು ಕೇಳಿದರು

ಗೋಪಾಲನು "ಮಹಾರಾಣಯವರೇ! ಅದು ಭಕ್ಷಿಯವರದು" ಎಂದನು

ಬೇಗಂ ಭಕ್ಷಿಯವರಾರು ?

ನನ್ನಿಧಾನದ ಸಹೋದರರಂತೆ !

ಬೇಗಂ ಸಾಹೇಬರು ಮನಸ್ಸಿನಲ್ಲಿಯೇ "ಈ ಜಗತ್ತಿನಲ್ಲಿ ನನಗಾರೂ ಇಲ್ಲ !
ಈ ನನ್ನ ಸಹೋದರನು ಯಾರಿ ಬಹುದು ? ಯಾರಾರನು ? ವತ್ರವನ್ನು ನೋಡು
ವುದಕ್ಕೆ ಆಕ್ಷೇಪಣೆಯೇನು ?" ಎಂದುಕೊಂಡು ಲಕೋಟೆಯನ್ನು ಬಿಚ್ಚಿ ಓದಿ
ಕೊಂಡಳು ನಕ್ಕಳು 'ಹೌದು ! ಇವರು ನನ್ನ ಸಹೋದರರು' ಎಂದಳು

ಪತ್ರವು ಈ ಪರಿಯಾಗಿತ್ತು

ಬೇಗಂ ಸಾಹೇಬ —

"ಮಹನುದಾಲಿಯ ಸಮಾಧಿ ಬಳಿಯಲ್ಲಿ ತಾವು ರಾಜ್ಯವನ್ನು ಕಟ್ಟಬೇಕೆಂದು
ಪ್ರೇರೇಪಿಸಿದಿರಿ ನಾನು ಈ ಕರ್ನಾಟಕದಲ್ಲಿ ರಾಜಕಾರ್ಯವನ್ನು ಆರಂಭಿಸಿದೆ ಹತ್ತು
ಸಹಸ್ರ ಸೈನ್ಯವನ್ನು ಕಟ್ಟಿದ್ದೇನೆ ಈ ದಕ್ಷಿಣ ಕನ್ನಡದಲ್ಲಿ ಒಂದೇ ದಿನದಲ್ಲಿ ಸುಲ್ತಾನೀ
ರಾಜ್ಯವನ್ನು ಕೂಸಿ ಮುಖ್ಯಸಬಲ್ಲ ಇಲ್ಲಿ ಸುಲ್ತಾನೀ ರಾಜ್ಯವಿಲ್ಲ ಇದು ನನ್ನ
ರಾಜ್ಯ ಇಲ್ಲಿ ಸುಲ್ತಾನರ ಪ್ರತಿಸ್ಪರ್ಧಿ ಒಬ್ಬ ಘೌಜುದಾರನಿದ್ದಾನೆ ಅವನು ಹುಲಿಯ
ಗುಹೆಯಲ್ಲಿ ಸಿಕ್ಕಿದ ಕುರಿಯ ಮರಿಯಂತೆ ನನ್ನ ಕೈಲಿ ಸಿಕ್ಕಿಕೊಂಡಿದ್ದಾನೆ ಅವನು
ಆಯುಷ್ಯದ ದಿನಗಳನ್ನು ಎಣಿಸುತ್ತಿದಾನೆ ಆದರೆ ಎಷ್ಟು? ಅನ್ವೇಷಣೆ ಮಾಡಿದ
ನಮ್ಮ ನವಾಬರು ಎಲಿದಾರೆಯೇ ತಿಳಿಯಲಿಲ್ಲ ಅವರು ಇವನ ಅಭಿಜ್ಞಾನವು
ದೊರೆತರೆ ಒಂದೇ ದಿನದಲ್ಲಿ ಈ ದಕ್ಷಿಣ ಕರ್ನಾಟಕವನ್ನು ಅವರಿಗೆ ಒಪ್ಪಿಸಿಬಿಡುತ್ತೇನೆ

ನಮಗೆ ಇಲ್ಲ ಹಣಬೇಕು ತಾವು ಅಂದೇ ಹಣಕೂಡುವುದಾಗಿ ಅಪ್ಪಣೆ
ಕೊಡಿಸಿದಿರಿ! ತಾವು ತಮ ಲ್ಲರವ ಹೇವಾನ್ನೆಲ್ಲಾ ನಮಗೆ ಅನುಗ್ರಹಿಸಬೇಕು
ಇವನ್ನು ನನ್ನಿಧಾನಕ್ಕೆ ಸಕಾಲದಲ್ಲಿ ವಾಪಸು ಸಮರ್ಪಿಸುತ್ತೇನೆ,

ತಮ್ಮ ಸೇವಕ, ಮೈಸೂರು ಖಡ್ಗ

ಬೇಗಂ ಸಾಹೇಬಳು ಎತ್ರವನ್ನು ಮತ್ತೊಮ್ಮೆ ಓದಿದಳು. ನಕ್ಕಳು

ಬೇಗಂ—ನಿಮ್ಮ ಯಜಮಾನನ ಹೆಸರು “ಭಕ್ಷಿ” ಎಂದೋ ?

ಗೋಪಾಲ—ಹೌದು ! ಹುಜೂರು !

ಬೇಗಂ—ನಾನೆಷ್ಟು ಹಣವನ್ನು ಕೊಡಬೇಕು

ಗೋಪಾಲ—ಐದು ಸಾವಿರ ವರಹಗಳೆಂದು ಭಕ್ಷಿಯವರು ಹೇಳಿದ್ದಾರೆ

ಬೇಗಂ—ಭಕ್ಷಿಯವರು ತಪ್ಪು ಹೇಳಿದ್ದಾರೆ ಐವತ್ತು ಸಾವಿರ ವರಹಗಳನ್ನು ಕೊಡುತ್ತೇನೆ

ಗೋಪಾಲ—ಐವತ್ತು-ಐವತ್ತು ಸಾವಿರ ವರಹಗಳು !

ಬೇಗಂ—ಹೇಗೆ ತಿಗೆದುಕೊಂಡು ಹೋಗುತ್ತೀರಿ ?

ಗೋಪಾಲ—ತಾಯೆ ! ಕೊಂಚ ಕೊಂಚವಾಗಿ ಸಾಗಿಸುತ್ತೇವೆ ಈ ನಗರದ ಗಡಿ ದಾಟುವವರೆಗೆ ನಮಗೆ ಭಯ ! ದಕ್ಷಿಣದ ಕನ್ನಡ ಗಡಿಯನ್ನು ಮುಟ್ಟಿದರೆ ನಾವು ನಿರ್ಭಯವಾಗಿ ಸಾಗಿಸಬಲ್ಲೆವು

ಭಕ್ಷಿಗೆ ಈಗ ಹಣದ ಕೊರತೆ ಇಲ್ಲ ಭಕ್ಷಿಯ ಗುಪ್ತ ಭಂಡಾರದಲ್ಲಿ ಬೇಕಾದಷ್ಟು ಹಣವಿದೆ ಇನ್ನು ಕಾಲಹರಣ ಮಾಡಕೂಡದೆಂದು ಭಕ್ಷಿಯು ಇಯಜ್‌ಖಾನರ ಅನ್ವೇಷಣಕ್ಕೆ ಹೊರಟನು !

ಘಾಜುದಾರನು ಭಕ್ಷಿಯನ್ನು ಹಿಡಿಸಿ ಬಂಧನದಲ್ಲಿಡಿಸಬೇಕೆಂದು ಧೃಢ ಸಂಕಲ್ಪ ಮಾಡಿದನು. ಭಕ್ಷಿಯು ಅನ್ವೇಷಣೆಗೆ ಗುಪ್ತಚಾರರನ್ನು ನೇಮಿಸಿದನು

ಭಕ್ಷಿಯು ಈ ವಿಷ್ಣುವದಲ್ಲಿ ಮುಳುಗಿ ಈಜುತ್ತಿರಲಿ ಅವನು ಆ ಮಹಾ ಸಮುದ್ರದ ದಡವನ್ನು ಸೇರುವಷ್ಟರಲ್ಲಿ ಇಯಜ್‌ಖಾನರ ಸಮಾಚಾರವೇನೆಂದು ನೋಡೋಣ

ಇಯಜ್‌ಖಾನರ ಅನ್ವೇಷಣೆ

ಭಕ್ಷಿಯು ದಕ್ಷಿಣ ಕನ್ನಡದಲ್ಲಿ ಎಲ್ಲ ವ್ಯವಸ್ಥೆಗಳನ್ನು ಮಾಡಿದನು ಎಂಥಾ ಅವಸರದ ಸಂದರ್ಭಗಳು ಬಂದರೂ ಸರಕಾರದ ಮೇಲೆ ಪ್ರತ್ಯಕ್ಷವಾಗಿ ಕೈಮಾಡಕೂಡದೆಂದು ತಾಕೀತು ಮಾಡಿದನು ಇಷ್ಟೆಲ್ಲಾ ವ್ಯವಸ್ಥೆ ಮಾಡಿ ಮಲಬಾರಿಗೆ ಪ್ರಯಾಣ ಹೊರಟನು ಮಂಗಳೂರಿನಿಂದ ಒಂದು ಸತ್ತೇಮಾರಿಯನ್ನು ಮಲಬಾರಿಗೆ ಕರೆದು ಕೊಂಡು ಹೋಗಬೇಕೆಂದು ಪ್ರಾರ್ಥಿಸಿದನು ಅವರು ಇವನು ಮೆಣಸು ವ್ಯಾಪಾರಕ್ಕೆ ಮಲಬಾರಿಗೆ ಹೋಗುವ ವ್ಯಾಪಾರಿಯೆಂದು ತಿಳಿದು ಕರದುಕೊಂಡು ಹೊರಟರು ಮಳೆಗಾಲ ಸಮುದ್ರ ಮಾರ್ಗವು ಅಷ್ಟೇನೂ ಸುಗಮವಾಗಿರಲಿಲ್ಲ ಆ ನೌಕೆಯು ಮಂಗಳೂರಿನಿಂದ ತಲಚೇರಿಗೆ ಹೊರಟಿತ್ತು. ಅದು ತಲವುನುಡಕ್ಕೆ ಹತ್ತು ದಿನಗಳಾ

ಯಿತು ಆ ದೋಣಿಯಲ್ಲಿ ಇನ್ನೂ ಕೆಲವರು ಪ್ರಯಾಣಿಕರಿದ್ದರು ಭಕ್ತಿಯು ಅವರೊಡನೆ ಲೋಕಾಭಿರಾಮವಾಗಿ ಮಾತನಾಡಿದನು. ಮಾತು ಕಥೆಗಳಲ್ಲಿ ಅಲ್ಲಿಸೇಟ್ ಎಂಬುವನು ಬಲು ದೊಡ್ಡ ವ್ಯಾಪಾರಿಯೆಂದೂ ತಲಚೇರಿಯಿಂದ ಬೊಂಬಾಯಿನವರೆಗೆ ಅಲ್ಲಿಸೇಟ್ ನ ವ್ಯಾಪಾರವು ನಡೆಯುತ್ತಿದೆಯೆಂದೂ ನೃಂಚರಿಗೆ ಸೇರಿದ ಮಾಹಿಯಲ್ಲಿಯೂ, ಪೋರ್ಚುಗೀಸರ ಗೋನಾದಲ್ಲಿಯೂ ಅಲ್ಲಿಸೇಟಿನ ವ್ಯಾಪಾರವು ನಡೆಯುತ್ತದೆಂದೂ ಹೇಳಿದರು ತಲಚೇರಿಗೆ ಪತ್ತೇನಾರಿಯು ತಲವುವ ಹೊತ್ತಿಗೆ ಕತ್ತಲಾಗುತ್ತಿತ್ತು ಮಳೆಯು ಸುರಿಯುತ್ತಿತ್ತು ಭಕ್ತಿಯು ಪ್ರಯಾಣಿಯಿಂದ ಬಹಳ ದಣಿದಿದ್ದನು ತಲಚೇರಿಯಲ್ಲಿ ಅಲ್ಲಿಸೇಟರ ಗಡಂಗಿನಲ್ಲಿಯೇ ಹೋಗಿ ಇಳಿದನು. ಅಲ್ಲಿ ವರಸ್ಥಳದವರು ತಂಗುವುದಕ್ಕೆ ತಕ್ಕ ಏರ್ಪಾಡುಗಳಿದ್ದವು ರಾತ್ರಿ ಭಕ್ತಿಗೆ ಒಳ್ಳೆಯ ಭೋಜನ ಸಿಕ್ಕಿತು ಉಂಡು ಮಲಗಿದನು ಬೆಳಿಗ್ಗೆ ಎದ್ದು ಊರೊಳಗೆ ಹೋಗಿ ವಿಚಾರಿಸಿದನು ಅಲ್ಲಿಯ ರಾಜಕೀಯವನ್ನೆಲ್ಲಾ ವಿಚಾರಿಸಿ ತಿಳಿದುಕೊಂಡನು

ತಲಚೇರಿಯು ಇಂಗ್ಲೀಷರ ಬಲವಾದ ಸೈನ್ಯವಿರುವ ಸ್ಥಳ ಕಲ್ಲಿಕೋಟೆ, ಕನ್ನಾನೂರು ಮುಂತಾದುವುಗಳು ಟಿಪ್ಪುಸುಲ್ತಾನರ ಪ್ರಭಾವವಿರುವ ಕೋಟೆಗಳು ಈ ಸಮಯದಲ್ಲಿ ಸುಲ್ತಾನರೂ-- ಇಂಗ್ಲೀಷರೂ ಸ್ನೇಹದಿಂದ ಇದ್ದಾರೆ ಆದರೆ ಒಳಗೊಳಗೇ ದ್ವೇಷವು ಉರಿಯುತ್ತಿದೆ ಇದೆಲ್ಲವನ್ನೂ ತಿಳಿದುಕೊಂಡನು ವ್ಯಾಪಾರದ ನೆವರಿಂದ ಎಲ್ಲ ಊರುಗಳಿಗೂ ಹೋಗಿ ಇಯಜ್ಜಾನರ ಸಮಾಚಾರವೇನಾದರೂ ಇದೆಯೋ ಎಂದು ನೋಡಿದನು ಇಲ್ಲಿ ಅನೇಕ ರಾಜರುಗಳ ರಾಜ್ಯಗಳಿವೆ ಅಲ್ಲೆಲ್ಲಾ ಹೋಗಿ ಹುದುಕಿದನು ಅನಂತಶಯನಕ್ಕೂ-ಕೊಚ್ಚಿಗೂ ಹೋಗಿ ಕೇಂದುಕೊಂಡನು.

ಈ ಅಲ್ಲಿಸೇಟ್ ಎಂಬುವನಾರೋ, ಅವನನ್ನು ಭೇಟಿ ಮಾಡಿಯೇ ಬಿಡಬೇಕೆಂದು ಸಂಕಲ್ಪಿಸಿದನು ಕನ್ನಾನೂರಿನಲ್ಲಿ ಒಬ್ಬ ರಾಣಿ ಇದ್ದಾಳೆ ಅವಳ ಪ್ರಸಿದ್ಧಿಯು ಮಲಬಾರಿನಲ್ಲೆಲ್ಲಾ ಇದೆ ಆ ರಾಣಿಯ ಹೆಸರು "ಬೀಬಿ" ಯಾವ ರಾಜ್ಯದಲ್ಲರಲಿ-ಯಾವ ರಾಜರ ರಾಜ್ಯವಾಗಿರಲಿ, ಅಲ್ಲಿರುವ ಮಾಸಿಳ್ಳೆಯವರಿಗೆಲ್ಲಾ "ಬೀಬಿ"ಯೇ ಮಹಾರಾಣಿ ! ಈ ನೀರಿನ ವೇಲೆ ದೋಣಿಗಳಲ್ಲಿ ನಡೆಯುವ ವ್ಯಾಪಾರವೆಲ್ಲಾ ಬೀಬಿಯದೇ ಎಂದು ಅನೇಕರು ಮಾತನಾಡಿಕೊಳ್ಳುತ್ತಾರೆ ಕನ್ನಾನೂರಿನಲ್ಲಿಯೂ, ಕೋಟೆ ಬಂದರಿನಲ್ಲಿಯೂ ಅಲ್ಲಿಸೇಟಿನ ದೊಡ್ಡ ದೊಡ್ಡ ಗಡಂಗುಗಳಿವೆ. ಭಕ್ತಿಯು ಅಲ್ಲಿ ಹೋಗಿ ಮೆಣಸಿನ ವ್ಯಾಪಾರಕ್ಕೆ ಆರಂಭಿಸಿದನು ಅಲ್ಲಿಸೇಟರ ಗಡಂಗಿನಲ್ಲಿ ಒಬ್ಬ ಬ್ರಾಹ್ಮಣನು ಗುಮಾಸ್ತನಾಗಿದ್ದನು ಸ್ವಲ್ಪ ಅವನ ಸ್ನೇಹ ಮಾಡಿಕೊಂಡನು. ಮಧ್ಯಾಹ್ನಾನಂತರ ಅವನ ಮನೆಗೆ ಹುಡುಕಿಕೊಂಡು ಹೋದನು ಭಕ್ತಿಯು ತಾನು ಮಂಗಳೂರು ಕಡೆಯವನೆಂದೂ ಈಗ ಹೊಸದಾಗಿ ವ್ಯಾಪಾರವನ್ನು ಆರಂಭಿಸುವುದಾಗಿ ಯೂ, ಅದಕ್ಕೆ ತನ್ನ ಕಾರ್ಯಸ್ಥನಾಗಿ ಈ ಮಲೆಯಾಳದಲ್ಲೆ ಕೆಲಸ ಮಾಡಿದರೆ

ಹೆಚ್ಚು ಸಂಬಳ ಕೊಡುವುದಾಗಿಯೂ ಹೇಳಿದನು ಆ ಬ್ರಾಹ್ಮಣನ ಹೆಸರು ವೈದ್ಯ ನಾಥಯ್ಯ ಆತನು "ಅಯ್ಯೋ, ಸಾಹೇಬರೇ! ನಿಮ್ಮ ವ್ಯಾಪಾರವೆಲ್ಲಿ? ಅಲ್ಲಿ ಸೇಟರ ವ್ಯಾಪಾರವೆಲ್ಲಿ? ಸೇಟರ ವ್ಯಾಪಾರಕ್ಕೆ ಸೇರಿದವರಾದ ನೀನು ಗೆಲುವು ಕೃಷಕರಾದರೂ ಅವರು ಕೊಡುವಷ್ಟು ಸಂಬಳ ಸಾತ್ತಾರೂ ಕೂಡಲಾರರು!" ಎಂದನು

ಭಕ್ತಿ—ಸೇಟರವರದು ಎಷ್ಟು ದೋಣಿಗಳಿವೆ

ಐಯ್ಯರ್—ಸಾವಿರಾರು ಇವೆ! ದೋಣಿಗಳು—, ವತ್ತೆನಾರುಗಳ—, ಮೂರು ನಾಲ್ಕು ಜಹಜುಗಳೂ ಇವೆ

ಭಕ್ತಿ - ಇದರಲ್ಲಿ ನಡೆಯುವ ವ್ಯಾಪಾರವೇನು ?

ಅಯ್ಯರ್ - ಮೆಣಸು, ಯಾಲಕ್ಕಿ, ಮೀನುಗಳು, ಹದಮಾಡಿದ ಚರ್ಮ ಇವೆಲ್ಲವೂ ವ್ಯಾಪಾರ ನಡೆಯುತ್ತವೆ ಮತ್ತು ಇಂಗ್ಲೀಷರು ತಮ್ಮ ಕೋರಿಗಳೆಲ್ಲಾ ಸೇಟರ ದೋಣಿಗಳಲ್ಲಿಯೇ ಸಾನಾನು ಸಾಗಿರುತ್ತಾರೆ ಮತ್ತು ಗುಂಡುಗಳು ಒಂದು ಕಡೆಯಿಂದ ಮತ್ತೊಂದು ಕಡೆಗೆ ರವಾನಿಸುತ್ತಾರೆ

ಭಕ್ತಿ—ನಿಮ್ಮ ಸೇಟರ ವ್ಯಾಪಾರವು ಇನ್ನೇನು ?

ಅಯ್ಯರ್—ಸೇಟರದ ಹರಬಾಬು ವ್ಯಾಪಾರವೆಂದ ಚಿನ್ನ, ಬೆಳ್ಳಿ, ಮುತ್ತು, ವಜ್ರಗಳು, ಜವಾಹಿರಿಗಳು, ರೇಷ್ಮೆ ಬಟ್ಟೆಗಳು, ಪೀತಂಬರಗಳು ಇದ್ದಲ್ಲ ಮಾರಾಟವಾಗುತ್ತವೆ, ಕಾಶ್ಮೀರದಿಂದ ಅರಬ್ಬೀದೇಶದಿಂದ ವ್ಯಾಪಾರವನ್ನು ಬರೆತ್ತಾರೆ ಇಲ್ಲಿರುವ ರಾಜರಲ್ಲೆಲ್ಲಾ ಸೇಟರು ಶ್ರೇಷ್ಠ ಜವಾಹಿರಿ ವ್ಯಾಪಾರವನ್ನು ಮಾಡುತ್ತಾರೆ ಅನೇಕ ರಾಜರು ಸೇಟರಲ್ಲಿ ಹಣ ಸಾಲ ಮಾಡಿದ್ದು ರೆಂದು ಕೂಡ ನಂದಂತಿ ಇದೆ

ಭಕ್ತಿ—ತಲಚೀರಿಯಲ್ಲಿ ಈ ವ್ಯಾಪಾರವಿಲ್ಲ ಬೀಬಿರಾಣಿಯವರು ಎಂದು ಹೇಳುತ್ತಾರೆ ಸೇಟರು ರಾಣಿಯವರ ಕಾರ್ಯಕರ್ತರಾದು ವಾತನಾದಿಗಳೆಲ್ಲಾ ತಾರೆ

ಅಯ್ಯರ್—ಅದೆಲ್ಲಾ ಸಿಜವೆಂದು ಹೇಳಲಾಗುವುದಿಲ್ಲ ಬೀಬಿ ರಾಣಿಯವರಿಗೂ ನಮ್ಮ ಸೇಟರಿಗೂ ಬಹಳ ಸ್ನೇಹ

ಭಕ್ತಿ—ಸೇಟರಿಗೆ ಮದುವೆಯಾಗಿದೆಯೋ ?

ಅಯ್ಯರ್—ಅದೆಲ್ಲಾ ನಮಗೇನು ಗೊತ್ತು? ಮುಸಲ್ಮಾನರ ಸಮಾಚಾರವನ್ನು ಬ್ರಾಹ್ಮಣರು ಅದನ್ನೆಲ್ಲಾ ಹುಡುಕಿಕೊಂಡು ಹೊರಟರೆ ತಲೆ ಹಾರಿಸಿ ಬಿಡುತ್ತಾರೆ

ಭಕ್ತಿ—ನನಗೂ ಅದೆಲ್ಲಾ ಬೇಕಾಗಿಲ್ಲ ನೀನು ನನಗೆ ಒಂದು ಬಾರಿ ಆ ಸೇಟರ ಭೇಟಿ ಮಾಡಿಸಬಲ್ಲೆಯಾ ?

ಅಯ್ಯರ್—ಅದು ಅಸಾಧ್ಯವಾದ ಕಲನ ! ನೀನು ಒಂದು ಸಾವಿರ ರೂಪಾಯಿ ಗಳನ್ನು ಕೊಟ್ಟರೂ ಅದು ನನ್ನಿಂದ ಆಗದು ಎಷ್ಟೋ ಮಂದಿ ಇಂಗ್ಲೀಷ್ ಸರದಾರರು ಅವರ ಭೇಟಿ ಮಾಡಬೇಕೆಂದು ತಲೆ ಕೆಳಗಾಗಿದ್ದಾರೆ ಊಹಾ ! ಟಿಪ್ಪುಸುಲ್ತಾನರು ತಮ್ಮ ಕಡೆ ವಕೀಲರನ್ನು ಕಳಿಸಿದ್ದಾರೆ ಊಹಾ !

ಭಕ್ತಿ—ಓಹೋ ! ಇಂಗ್ಲೀಷ್ ಸರದಾರರಿಗೂ, ಸುಲ್ತಾನರಿಗೂ ಈ ಸೇಟರಿಂದ ಏನಾಗಬೇಕು ? ನಿಮ್ಮ ಸೇಟರು ರಾಜಕೀಯ ವ್ಯಕ್ತಿಗಳೇನು ?

ಅಯ್ಯರ್—ಅವರಿಗೂ ರಾಜಕೀಯಕ್ಕೂ ಯಾವ ಸಂಬಂಧವೂ ಇಲ್ಲ. ಆದರೆ ಯಾವುದಾದರೂ ಸಂಧಾನಕ್ಕೆ ಉಪಯೋಗಿಸಬೇಕೆಂದು ಎಲ್ಲರಿಗೂ ಆಶೆ !

ಭಕ್ತಿ—ಸೇಟರ ಅಭಿಪ್ರಾಯವೇನು ?

ಅಯ್ಯರ್—ಸೇಟರಿಗೆ ಸಂಧಾನದಲ್ಲಿ ನಂಬಿಕೆ ಇಲ್ಲ ಇಂಗ್ಲೀಷರೂ ಸುಲ್ತಾನರೂ ಮರಾಠಿಯವರೂ ಅವರವರ ಶಕ್ತಿ ಇದ್ದಷ್ಟು ನೈನ್ಯ ಕಟ್ಟಿ ಯುದ್ಧ ಮಾಡಿ ಬಿಡಲ ! ಕೊನೆಯವರಿಗೂ ಯುದ್ಧವಾಗಲಿ ಯಾರೂ ಜಯಿಸುತ್ತಾರೋ ಅವರದು ರಾಜ್ಯ ಎನ್ನುತ್ತಾರೆ ಸೇಟರು !

ಭಕ್ತಿ—ಅದು ಸರಿಯಾಗಿಯೇ ಇದೆ. ಹೇಗಾದರೂ ನಾನು ಸೇಟರ ಭೇಟಿ ಮಾಡಬೇಕಲ್ಲ ?

ಅಯ್ಯರ್—ನನ್ನಿಂದ ನಿನ್ನ ಕೆಲಸವಾಗುವುದಿಲ್ಲ ನೀನು ಯಾರೋ ರಾಜಕೀಯ ಪುರುಷನಂತ ಕಾಣುತ್ತಿ ನಿನ್ನೊಡನೆ ಮಾತನಾಡುವುದು ನನಗೆ ಭಯ ! ಈ ಮುಸಲ್ಮಾನರ ಗಡವಾಳ ಬಲು ಕಷ್ಟ ! ಇತ್ತೀಚೆಗೆ ಯಾರೋ ಸರದಾರರನ್ನೇ ಟಿಪ್ಪು ಸುಲ್ತಾನರು ಶೂಲಕ್ವೇರಿಸಿದರೆಂದು ಕೇಳಿದೆ ಈ ತಂಟೆಗೆ ನನ್ನನ್ನು ಗಂಟು ಹಾಕಬೇಡ ನೀನು ಮುಸಲ್ಮಾನ ಹೇಗಾದರೂ ತಪ್ಪಿಸಿಕೊಳ್ಳುತ್ತಿ ನಾನು ಬ್ರಾಹ್ಮಣ ನನಗೆ ಬರುತ್ತೆ ನೀಕಲಾಟ

ಭಕ್ತಿ—ಇಲ್ಲ ! ಸ್ವಾವಿ. ! ನನಗೂ ಆ ತಂಟೆ ಬೇಡ ತೆವ್ವಿಗೆ ಹೋಗುತ್ತೇನೆ. ಆದರೆ ಒಂದು ಮಾತು ಆ ಅಲ್ಲಿಸೇಟರು ಯಾವ ದೇಶದವರು ? ಅವರು ನಮ್ಮ ದೇಶದವರೆಂದು ಕೇಳಿದ್ದೇನೆ

ಅಯ್ಯರ್—ಅಯ್ಯೋ, ಹುಚ್ಚ ! ಅವರು ಶುದ್ಧ ಅರಬ್ಬೀ ದೇಶದವರು

ಅಲ್ಲಿಗೆ ಭಕ್ತಿಯ ಆಸೆಯು ಭಗ್ನವಾಗಿ ಹೋಯಿತು ಈ ಅಲ್ಲಿಸೇಟನು ಇಯಜ್‌ಖಾನನಲ್ಲ ನಾನೇಕೆ ಇವನನ್ನು ನೋಡಬೇಕು ? ಎಂದುಕೊಂಡು ಹೊರಟು ಹೋದನು ಹಾಗಾದರೆ ಇಯಜ್‌ಖಾನರಲ್ಲಿ ? ಖಾನರು ಮಲಬಾರಿಗೆ ಬಂದರೆಂಬುದರಲ್ಲಿ ಸಂದೇಹವೇ ಇಲ್ಲ. ಅನಂತಶಯನ, ಕೊಚ್ಚಿ ಹಿಂದುಗಳ ರಾಜ್ಯ, ಅಲ್ಲಿ ಇಯಜ್‌

ಖಾನರು ಹೋಗಿ ಸೇರಿಕೊಂಡಿರತಾರರು ಇಂಗ್ಲೀಷರು ಪ್ರಬಲವಾಗಿರುವ ಕಡೆ ಖಾನರು ಒಂದು ದಿನವೂ ಇರುವುದಿಲ್ಲ. ಈ ಮಲಬಾರಿನಲ್ಲಿರುವ ಇತರ ರಾಜರಿಲ್ಲಾ ಹೇಡಿಗಳು ಒಬ್ಬೊಬ್ಬರಾಗಿ ಹೋಗಿ ಇಂಗ್ಲೀಷರ ಜೊತೆಗೆ ಸೇರಿಕೊಳ್ಳುತ್ತಿದ್ದಾರೆ ಈ ಮಾಸಕಾ ಜನರು ಮಾತ್ರ ಇಂಗ್ಲೀಷರಿಗೆ ಬಗ್ಗುವವರಲ್ಲ ಅವರಿಗೂ ಇಂಗ್ಲೀಷರಿಗೂ ಬದ್ಧದ್ವೇಷ ಅವರ ರಾಣಿಯಾದ ಬೀಬೀ ರಾಣಿಯೊಬ್ಬಳು ಸ್ವತಂತ್ರಳಾಗಿದ್ದಾಳೆ ಖಾನರಿದ್ದರೆ ಇಲ್ಲೇ ಇರಬೇಕು. ಅವರಿಲ್ಲಿ ಅಜ್ಞಾತವೇಷದಲ್ಲಿರಬಹುದೇ ? ಖಾನರು ಇಷ್ಟು ದಿನ ಗುಪ್ತ ವೇಷದಲ್ಲಿರುವುದು ಅಸಂಭವ. ಮಹಾಪುರುಷ ಲಕ್ಷಣಗಳಿರುವ ಆ ಮನುಷ್ಯನನ್ನು ಯಾರುತಾನೇ ಸಾಮಾನ್ಯ ಮನುಷ್ಯನೆಂದುಕೊಂಡಾರು ? ಇರಲಿ. ಇನ್ನೂ ನಾನು ಸರಿಯಾಗಿ ಪರಿಶೋಧನೆ ಮಾಡಿಲ್ಲ ನೋಡೋಣ ಎಂದುಕೊಂಡನು.

ಭಕ್ತಿಯು ಇಯಜ್ ಖಾನನನ್ನು ಹುಡುಕುತ್ತಿರಲಿ! ಅಲ್ಲಿಸೇಟರ ಭೇಟಿಗೆ ಪ್ರಯತ್ನ ಮಾಡುತ್ತಿರಲಿ! ವಾಚಕರು ಈಗಾಗಲೇ ಈ ಅಲ್ಲಿಸೇಟ್ ಎಂಬುವನೇ ಇಯಜ್ ಖಾನನೆಂದು ಖಚಿತಮಾಡಿಕೊಂಡಿದ್ದಾರೆ ಇಯಜ್ ಖಾನನು ಇಲ್ಲಿಗೆ ಹೇಗೆ ಬಂದನು ? ಇಲ್ಲಿ ಅಲ್ಲಿಸೇಟ್ ಆದುದು ಹೇಗೆ ಎಂಬುದನ್ನು ತಿಳಿದುಕೊಳ್ಳಲು ವಾಚಕರು ಆತುರರಾಗಿದ್ದಾರೆ ಇಯಜ್ ಖಾನನು ನಗರದಿಂದ ಹೊರಟು ಫ್ರೆಂಚರ ರೇವು ಪಟ್ಟಣವಾದ ಮಾಹೀ ಎಂಬ ಪಟ್ಟಣಕ್ಕೆ ಹೋಗಿ ನೇರಿದನು ಅಲ್ಲಿ ಕೆಲವು ದಿವಸಗಳು ಗುಪ್ತವಾಗಿದ್ದನು ಮಾಹಿಯಲ್ಲಿ ತಾನೊಂದು ಮನೆಯನ್ನು ಮಾಡಿಕೊಳ್ಳಬೇಕೆಂದೂ, ಮಲಬಾರಿನಲ್ಲಿ ಸಂಚಾರ ಮಾಡಲು ಒಂದೆರಡು ಪತ್ತೇಮಾರಿಗಳನ್ನು ಕೊಂಡುಕೊಳ್ಳಬೇಕೆಂದೂ ನಿಶ್ಚಯಿಸಿದನು ಆದರೆ ಅಲ್ಲಿ ವಾಸಮಾಡಬೇಕಾದರೆ ಅಲ್ಲಿದ್ದ ಫ್ರೆಂಚ್ ಗವರ್ನರನ ಅಪ್ಪಣೆಯು ಬೇಕಾಗಿತ್ತು ಖಾನನು ಗವರ್ನರನ್ನು ಹೋಗಿ ಭೇಟಿ ಮಾಡಿದನು. ತಾನು ಮಾಹಿಯಲ್ಲಿ ವಾಸಮಾಡಲು ಅಪ್ಪಣೆಯನ್ನು ಬೇಡಿದನು ಗವರ್ನರನ ಹತ್ತಿರ ತನ್ನ ಸರಿಚಯವನ್ನು ಮುಚ್ಚಿಡುವುದು ಅಷ್ಟು ಬುದ್ಧಿವಂತಿಕೆಯಿಲ್ಲವೆಂದು ಇಯಜ್ ಖಾನನು ಆಲೋಚಿಸಿದನು ಗವರ್ನರನಲ್ಲಿ ತನ್ನ ಪೂರ್ವ ವೃತ್ತಾಂತವನ್ನೆಲ್ಲಾ ಯಥೋಚಿತವಾಗಿ ತಿಳಿಸಿ ತನ್ನ ಸರಿಚಯವು ಯಾರಿಗೂ ತಿಳಿಯದಂತೆ ಇಡಬೇಕೆಂದೂ, ಗವರ್ನರನು ತನ್ನನ್ನು ಪೂರ್ಣವಾಗಿ ನಂಬಿ ಸ್ನೇಹಿತನಂತೆ ಭಾವಿಸುವುದಾದರೆ ಫ್ರೆಂಚರಿಗೆ ಆಗುವ ಸಮಸ್ತ ಸಹಾಯವನ್ನೂ ಮಾಡುವುದಾಗಿಯೂ ಹೇಳಿದನು ಇಲ್ಲದಿದ್ದರೆ ತಾನು ಮಾಹಿಯನ್ನು ಬಿಟ್ಟು ಹೊರಟು ಹೋಗುವುದಾಗಿ ತಿಳಿಸಿದನು ಇಯಜ್ ಖಾನನ ಮುಖವನ್ನು ನೋಡುತ್ತಲೇ ಗವರ್ನರನಿಗೆ ಗೌರವವೂ, ವಿಶ್ವಾಸವೂ ಹುಟ್ಟಿದುವು ಗವರ್ನರನು ಖಾನನಿಗೆ ಎಲ್ಲ ವಿಧವಾದ ಸಹಾಯಗಳನ್ನು ನೀಡುವುದಾಗಿಯೂ, ಅವನ ಸರಿಚಯವನ್ನು ಗುಪ್ತವಾಗಿಡುವುದಾಗಿಯೂ ಅಭಯವಿತ್ತನು. ಕೆಲವು ದಿನಗಳಲ್ಲಿಯೇ ಅವರಿಬ್ಬರೂ ಪರಮ

ಮಿತ್ರರಾದರು ಇಯಜ್ಜಾಖಾನನು ಮಲಬಾರಿನಲ್ಲಿ ಸಂಚಾರಮಾಡುವುದನ್ನು ನಿಶ್ಚಯಿಸಿದನು ಮಾಹಿಯಲ್ಲಿದ್ದ ಗವರ್ನರನು ಬೇಕಾದಷ್ಟು ಹಣ ಸಹಾಯ ಮಾಡುವುದಾಗಿಯೂ ಒಪ್ಪಿದನು ಖಾನನು ಅಲ್ಲಿಂದ ತಲಚೇರಿಗೆ ಸಾಮಾನ್ಯ ಮನುಷ್ಯನಂತೆ ಪ್ರಯಾಣ ಮಾಡಿದನು ತಲಚೇರಿಯಲ್ಲಿ ಒಬ್ಬ ರಾಜನಿದ್ದಾನೆ ಅವನು ಶಾಂತಸ್ವಭಾವದವನು ಇಂಗ್ಲೀಷರೊಡನೆ ಸ್ನೇಹವನ್ನು ಬೆಳೆಸಿದ್ದನು ನಾಯರು ಜನರೆಲ್ಲರೂ ಆ ರಾಜನಲ್ಲಿ ವಿಶ್ವಾಸವುಳ್ಳವರಾಗಿದ್ದರು ಮಾಪಳಾಜನರು ಅಷ್ಟು ವಿಶ್ವಾಸವುಳ್ಳವರಾಗಿರಲಿಲ್ಲ ಆದರೂ ಆ ರಾಜನಲ್ಲಿ ಅವರಿಗೆ ಗೌರವವಿತ್ತು ಅವರಿಗೂ ಕನ್ನಾನೂರಿನ ಅಲ್ಲೀರಾಜನಿಗೂ ವಿರೋಧವಿತ್ತು ಅಲ್ಲೀರಾಜನು ವಿಷಯ ಲೋಲುಪನಾಗಿದ್ದನು ಒಳ್ಳೇ ಯಾವನದಲ್ಲಿ ಮೃತನಾದನು ತಲಚೇರಿಯ ರಾಜನು ಬೀಬೀರಾಣಿಯನ್ನು ತಾನು ಮದುವೆಯಾಗಬೇಕೆಂದು ಎಷ್ಟೋ ಸನ್ನಾಹಗಳನ್ನು ನಡೆಸುತ್ತಿದ್ದನು ಅವನು ಸಫಲ ಮನೋರಥನಾಗಲಿಲ್ಲ.

ಬೀಬೀರಾಣಿಯು ಪತಿವಿಯೋಗದಿಂದ ಬಹಳ ದುಃಖಿತಳಾಗಿದ್ದಳು ಆ ತರುಣನಲ್ಲಿಯೇ ತಲಚೇರಿಯ ರಾಜನು ವಿವಾಹ ಸಂಧಾನವನ್ನು ನಡೆಸಿದ್ದರಿಂದ ಬೀಬಿಯು ಖತಿಗೊಂಡಳು ಸ್ವಲ್ಪ ಕಾಲವು ಕಳೆದಮೇಲೆ ರಾಜಕೀಯ ಕಾರಣಗಳಿಂದ ಕನ್ನಾನೂರಿನವರಿಗೂ, ತಲಚೇರಿಯವರಿಗೂ ವಿರೋಧವು ಬೆಳೆದುಹೋಗಿತ್ತು. ಇದೆಲ್ಲಾ ಇಯಜ್ಜಾಖಾನನಿಗೆ ತಿಳಿಯಿತು ಖಾನನು ಇಷ್ಟರೊಳಗಾಗಿ ತಲಚೇರಿಯಲ್ಲಿಯೂ, ಕನ್ನಾನೂರಿನಲ್ಲಿಯೂ ಒಂದೊಂದು ಕೋರಿಗಳನ್ನು ತೆರೆದಿದ್ದನು ಅಲ್ಲಿ ವ್ಯಾಪಾರವು ನಡೆಯುತ್ತಿದ್ದಿತು ಅನೇಕ ದೋಣಿಗಳನ್ನೂ, ಪತ್ತೇಮಾರಿಗಳನ್ನೂ ಕೊಂಡುಕೊಂಡಿದ್ದನು ಖಾನನ ಈ ಕಾರ್ಯಗಳೆಲ್ಲಾ ಬಹಳ ಶಿಸ್ತು ಇತ್ತು ಇಂಗ್ಲೀಷರ ಕೋರಿಗಳ ವ್ಯಾಪಾರಕ್ಕಿಂತಲೂ, ಖಾನನ ವ್ಯಾಪಾರವು ಬಹಳ ಪ್ರವೃದ್ಧ ಮಾನವಾಗಿತ್ತು ಇಂಗ್ಲೀಷರು ಈಗ ರಾಜ್ಯಸ್ಥಾಪನೆಯಲ್ಲಿ ತೊಡಗಿದ್ದಾರೆ ಅವರಿಗೆ ಅಷ್ಟು ವ್ಯಾಪಾರದಲ್ಲಿ ಆಸಕ್ತಿಯಿಲ್ಲ ಇಂಗ್ಲೀಷರು ತಮ್ಮ ಅಲ್ಪ ಸ್ವಲ್ಪ ವ್ಯಾಪಾರವನ್ನು ಖಾನನ ಕೋರಿಗಳಿಗೇ ವಹಿಸುತ್ತಿದ್ದರು ಇದಕ್ಕೆ ಮತ್ತೊಂದು ಕಾರಣವಿತ್ತು ಈ ಕೋರಿಗಳ ಕಾರ್ಯಕಾರಿಗಳೆಲ್ಲಾ ಬಹುಮಟ್ಟಿಗೆ ಬ್ರಾಹ್ಮಣರು ಇವರಲ್ಲಿ ಅನೇಕರು ಇಂಗ್ಲೀಷರ ಕೋರಿಗಳಲ್ಲಿ ತಯಾರಾದವರು ಇವರಿಗೆ ಇಂಗ್ಲೀಷ್ ಮತ್ತು ಫ್ರೆಂಚ್ ಭಾಷೆಗಳು ಚೆನ್ನಾಗಿ ಬರುತ್ತಿದ್ದುವು ಒಂದೆರಡು ಬಾರಿ ಇಂಗ್ಲೀಷರು ಬೊಂಬಾಯಿನಿಂದ ಮದ್ದು ಗುಂಡುಗಳನ್ನು ಸಾಗಿಸಬೇಕಾಗಿತ್ತು ಹೇರಳವಾದ ಹಣವನ್ನು ಕೊಟ್ಟು ಈ ಅಲ್ಲೀಸೇಟರ ದೋಣಿಗಳನ್ನು ಗೊತ್ತುಮಾಡಿದರು ಅವರ ಸಾಮಾನುಗಳು ಕರಾರ್ಪಕ ಕಾಲಕ್ಕೆ ಸರಿಯಾಗಿ ಬಂದು ತಲಪಿದವು ಒಂದೆರಡು ಬಾರಿ ಇಂಗ್ಲೀಷ್ ರಾಯಭಾರಿಗಳು ಮಾಹಿಗೆ ಮತ್ತು ಗೋವಾಕ್ಕೆ ಪ್ರಯಾಣಮಾಡ

ಬೇಕಾಯಿತು ಅಲ್ಲೀಸೇಟರ ದೋಣಿಗಳನ್ನೇ ಗೊತ್ತುಮಾಡಿಕೊಂಡರು ಸೇಟರ ಕಡೆ ಜನರ ನಡವಳಿಕೆಗಳಿಂದ ಆ ಸರದಾರರು ಬಹಳ ತೃಪ್ತರಾದರು ಕಲವು ಸಂದರ್ಭಗಳಲ್ಲಿ ಇಂಗ್ಲೀಷ್ ಅಧಿಕಾರಿಗಳು ತಮ್ಮ ಸರ್ಕಾರೀ ಹಣವನ್ನು ಸೇರತ ಕೋರಿಗಳ ಮೂಲಕ ರವಾನಿಸುತ್ತಿದ್ದರು ಈ ಎಲ್ಲ ಕಾರಣಗಳಿಂದ ಅಲ್ಲೀಸೇರರ ಕೋರಿಗಳು ಮಂಗಳೂರು, ಗೋವಾ, ಬೊಂಬಾಯಿಗಳಲ್ಲಿ ತೆರೆಯಲ್ಪಟ್ಟವು

ಒಂದು ದಿನ ತಲಚೇರಿಯಲ್ಲಿದ್ದ ಇಂಗ್ಲೀಷ್ ಅಧಿಕಾರಿಯು ಅಲ್ಲೀ ಸೇರರನ್ನು ನೋಡಬೇಕೆಂದು ಹೇಳಿ ಕಳುಹಿಸಿದನು ಅಲ್ಲೀ ಸೇರರು ಹೋಗಿ ಅಧಿಕಾರಿಯನ್ನು ಭೇಟಿ ಮಾಡಿದರು ಆ ಅಧಿಕಾರಿಯು ಬಹಳ ಉಸರ್ಜಾರ ಮಾಡಿ ಗೌರವಿಸಿದನು

ಅಧಿಕಾರಿ—ಸೇರ್ ಸಾಹೇಬರೇ ! ನಿಮ್ಮ ವ್ಯಾಪಾರವು ಚೆನ್ನಾಗಿದೆಯೋ ?

ಸೇರ್—ಚೆನ್ನಾಗಿದೆ !

ಅಧಿಕಾರಿ—ದೇಶದಲ್ಲಿ ಈಗ ಯುದ್ಧ ವಿಗ್ರಹಗಳ ಕಾಲ ! ನಿಮ್ಮ ನಿಮ್ಮ ವ್ಯಾಪಾರವು ಸುಸೂತ್ರವಾಗಿ ನಡೆಯುತ್ತದೆಯೇ ?

ಸೇರ್—ಹೌದು, ಲಾರ್ಡ್ ! ನೀವು ಇಂಗ್ಲೀಷರು ವ್ಯಾಪಾರದಲ್ಲಿ ಒಲುಗಟ್ಟಿ ಗರು ನೀವು ವ್ಯಾಪಾರವನ್ನು ಬಿಟ್ಟು ರಾಜ್ಯಸ್ಥಾಪನೆಯಲ್ಲಿ ತೊಡಗಿದ್ದೀರಿ ಚೆನ್ನಾಗಿ ನಡೆಸಿದರೆ ಕ್ರಮೇಣ ವ್ಯಾಪಾರವೆಲ್ಲಾ ನಮ್ಮ ಕೈಗೇ ಬರುತ್ತದೆ

ಅಧಿಕಾರಿ—ಬಹಳ ಸರಿ ! ಆದರೆ ಇಲ್ಲಿ ಯುದ್ಧಗಳಾದರೆ ಅವರವರ ಸರಹದ್ದು ನೋಳಗಿರುವ ನಿಮ್ಮ ದೋಣಿಗಳನ್ನು ಅವರವರೇ ಹಿಡಿದುಕೊಳ್ಳಬಹುದು ನಿಮ್ಮ ಹಣವನ್ನು ಕೂಡ ಅವರುಗಳು ವಶಪಡಿಸಿಕೊಳ್ಳಬಹುದು

ಸೇರ್—ಹಾಗೇ ಆಗುತ್ತದೆಂದು ನನಗೆ ತೋರುತ್ತದೆ ಆದರಿಂದ ನನಗೆ ಬಹಳ ನಷ್ಟವಾಗುವುದಿಲ್ಲ ನಾವು ಪ್ರತಿಯೋಧ ಮಾಡುವುದಿಲ್ಲ ದೋಣಿಗಳನ್ನು ತೆಗೆದುಕೊಳ್ಳಲಿ ವ್ಯಾಪಾರದಲ್ಲಿ ಚಲಾವಣೆಯಲ್ಲಿರುವ ಹಣವನ್ನು ಅವರುಗಳು ತೆಗೆದು ಕೊಳ್ಳಬಹುದು ನಮ್ಮಲ್ಲಿ ಇನ್ನೂ ಹಣವು ಶೇಖರವಾಗಿಲ್ಲ ಒಂದು ಸಕ್ಷ ಶೇಖರಿಸಲ್ಪಟ್ಟರೆ ನಾವು ಈ ಸ್ಥಳೀಯ ರಾಜರುಗಳಿಗೆ ಸಾಲ ಕೊಡುತ್ತೇವೆ ಆಮೇಲೆ ಯಾವ ರಾಜ್ಯವು ಸ್ಥಾಪಿಸಲ್ಪಟ್ಟರೂ ಈ ರಾಜರುಗಳಿಗೆ ಚ್ಯುತಿ ಇಲ್ಲ. ನಮ್ಮ ಹಣ ನನಗೆ ಬರುತ್ತೆ ಇಂಗ್ಲೀಷರು ವ್ಯಾಪಾರದ ಜನಾಂಗ. ಅವರು ನಮ್ಮ ಹಣವನ್ನು ದೋಚುವುದಿಲ್ಲವೆಂಬುದು ನನ್ನ ನಂಬಿಕೆ

ಅಧಿಕಾರಿ—ಸೇರಿರೇ ! ನೀವು ಒಳ್ಳೇ ಬುದ್ಧಿವಂತರು ವ್ಯಾಪಾರದ ಮರ್ಮವನ್ನೂ, ರಾಜಕೀಯವನ್ನೂ ಚೆನ್ನಾಗಿ ಅರಿತುಕೊಂಡಿದ್ದೀರಿ ಸುಲ್ತಾನರ ರಾಜ್ಯದಲ್ಲಿ ನಿಮ್ಮ ಕೋರಿಗಳಿವೆಯೋ ?

ಸೇರ್—ಇಲ್ಲ ! ಮಂಗಳೂರಿನಲ್ಲಿ ಒಂದು ಕೋರಿ ಇದೆ ಕಲ್ಲೀಕೋಟೆಯಲ್ಲಿ ಒಂದಿದೆ ಅಲ್ಲೆಲ್ಲಾ ವ್ಯಾಪಾರವೇನೂ ಇಲ್ಲ. ಸುಲ್ತಾನರಿಗೆ ವ್ಯಾಪಾರದ ಮೇಲೆ ಅಷ್ಟು ಧೃಷ್ಟಿಯಿಲ್ಲ ಆದರೆ ಅತ್ಯಧಿಕ ತೆರಿಗೆಗಳನ್ನು ತೆರಬೇಕು ಹಾಗೆಯೇ ಕೊಡುತ್ತಿದ್ದೇವೆ. ನಾನು ಮುಸಲ್ಮಾನನುಮದರಿಂದ ಸುಲ್ತಾನರು ನನ್ನನ್ನು ವಿರೋಧಿಸುವುದಿಲ್ಲ

ಅಧಿಕಾರಿ—ಸುಲ್ತಾನರಿಗೂ, ನಮಗೂ ಮಂಗಳೂರಿನ ಕರಾರು ಆಗಿರುವುದು ನಿಮಗೆ ಗೊತ್ತೇ ಇದೆಯಷ್ಟೆ !

ಸೇರ್—ಗೊತ್ತಿದೆ ಆದರಿಂದಲೇ ಧೈರ್ಯವಾಗಿ ವ್ಯಾಪಾರ ನಡೆಸುತ್ತಿದ್ದೇವೆ. ಆದರೆ ಅದು ಬಹುಕಾಲ ನಿಲ್ಲುವುದಿಲ್ಲವೆಂದು ನನ್ನ ಭಾವನೆ

ಅಧಿಕಾರಿ—ಆದೇಕೆ ? ಸುಲ್ತಾನರೂ, ಕಂಪನಿಯವರೂ ಸ್ನೇಹದಿಂದ ದಡೆದು ಕೊಂಡರೆ ಈ ದೇಶಕ್ಕೆ ಸುಭಿಕ್ಷವಲ್ಲವೆ ?

ಸೇಟ್—ಹೌದು, ಲಾರ್ಡ್ ! ಹಾಗೆ ಆಗುವ ಸಂಭವವಿಲ್ಲ. ಸುಲ್ತಾನರದು ದಕ್ಷಿಣದಲ್ಲಿ ಬಹು ವಿಸ್ತಾರವಾದ ರಾಜ್ಯ ಅವರಿಗೆ ಅಂತರಂಗದಲ್ಲಿ ಇಂಗ್ಲೀಷರನ್ನು ಕಂಡರಾಗದು ನೀವು ಆಸ್ಥಾನದ ವ್ಯಭಾವರಾಲಿಗಳಾದ ಸುಲ್ತಾನರನ್ನು ಇರಗೊಟ್ಟರೆ ದಕ್ಷಿಣದಲ್ಲಿ ನಿವೃತ್ತರಾಜ್ಯವನ್ನು ಸ್ಥಾಪಿಸುವುದು ಸಾಧ್ಯವೇ ಇಲ್ಲ ಅಷ್ಟೇ ಅಲ್ಲ ಹಿಂದೂ ಜನರಿಗೆ ಸುಲ್ತಾನರನ್ನು ಕುಡರಾಗದು !

ಅಧಿಕಾರಿ—ಸೇಟ್‌ರೇ ! ಒಂದು ಪಕ್ಷ ಕಂಪನಿಯವರಿಗೂ ಸುಲ್ತಾನರಿಗೂ ಯುದ್ಧವಾದರೆ ಯಾರಿಗೆ ಜಯವಾಗಬಹುದು ?

ಸೇಟ್—ಅವನ್ನು ನಿರ್ಣಯಿಸುವುದು ಕಷ್ಟ ! ಸುಲ್ತಾನರು ನಾಮಾನ್ಯರಲ್ಲ. ಯುದ್ಧದಲ್ಲಿ ಮಹಾ ಸರಾಕ, ಸುಲಾಲಿಗಳು ಅವರಲ್ಲಿಯೂ ಬಹಳ ಬಲವಾದ ಸೈನ್ಯವಿದೆ

ಅಧಿಕಾರಿ—ನಿಮಗೂ ಅವರಿಗೂ ಯಾವ ಸಂಬಂಧವೂ ಇಲ್ಲವೇ ?

ಸೇಟ್—ಇದುವರೆಗೆ ಇಲ್ಲ ! ಆದರೆ ಅವರು ಈಗಲೇ ನಮ್ಮನ್ನು ವಿಚಾರಿಸಿ ತಿಳಿದುಕೊಂಡಿದ್ದಾರೆ ನಮ್ಮಿಂದ ಸ್ವಲ್ಪ ಸಾಲವನ್ನು ತೆಗೆಯಬೇಕೆಂದು ಒಂದೆರಡು ಬಾರಿ ಸಂಧಾನ ಮಾಡಿದ್ದಾರೆ.

ಅಧಿಕಾರಿ—ಕೊಡಲು ಒಪ್ಪಿವಿರೇನು ?

ಸೇಟ್—ಕೊಡುತ್ತಿದ್ದೆ ಅವರು ಸಾಲವನ್ನು ತೀರಿಸುವ ಭರವಸೆ ನನಗಿಲ್ಲ. ಒಂದು ಪಕ್ಷ ನಮ್ಮ ಸಾಲವನ್ನು ತೀರಿಸಬೇಕಾದರೂ ದೇಶವನ್ನು ಕೊಳ್ಳೇ ಹೊಡೆದು ನಮ್ಮ ಸಾಲವನ್ನು ತೀರಿಸಬೇಕು. ಆ ಹಣವನ್ನು ತೆಗೆದುಕೊಂಡರೆ ಜನರ ದ್ವೇಷಕ್ಕೆ ನಾವು ಪಾತ್ರರಾಗುತ್ತೇವೆ.

ಅಧಿಕಾರಿ— ಹಾಗಾದರೆ ನೀವು ಅವರಿಗೆ ನಾಲ ಕೊಡುವುದಿಲ್ಲ
 ಸೇಟ್.— ಕೊಡುತ್ತೇನೆ ಜನಾಹಿರಿಗಳನ್ನು ತಂದಿಟ್ಟರೆ ಹೆಚ್ಚು ಬೆಲೆಯನ್ನು
 ಕೊಡುವುದಾಗಿ ಹೇಳಿದ್ದೇನೆ

ಈ ಅಧಿಕಾರಿಯು ಖಾನನನ್ನು ಬಹಳ ಮನ್ನಣೆ ಮಾಡಿ ಕಳುಹಿಸಿದನು
 “ಅಲ್ಲಿ ಸೇಟನ್ನು ಬಹು ಬುದ್ಧಿವಂತ, ಒಳ್ಳೆ ವ್ಯಾಪಾರದ ಗುಣಗಳಿವೆ ನಾನು ಈ
 ಹಿಂದೂಸ್ಥಾನದಲ್ಲಿ ಇಷ್ಟು ಬುದ್ಧಿವಂತನನ್ನು ಕಂಡಿಲ್ಲ ಈ ಯುದ್ಧ ಸಮಯದಲ್ಲಿ
 ಇಷ್ಟು ಧೈರ್ಯದಿಂದ ವ್ಯಾಪಾರ ಮಾಡುವ ಧೀರನನ್ನು ನೋಡಿಲ್ಲ ಶಾಬಾಷ್”
 ಎಂದುಕೊಂಡನು

ಅಲ್ಲಿ ಸೇಟ್ ಕನ್ನಾನೂರಿನ ರಾಣಿಯನ್ನು ಭೇಟಿ ಮಾಡಬೇಕೆಂದಿದ್ದನು
 ಅಷ್ಟೊಂದು ದೊಡ್ಡ ವ್ಯಾಪಾರಿಗೆ ರಾಣಿಯು ಭೇಟಿ ಕೊಡುವುದೇನೋ ಅತಿಶಯವಲ್ಲ
 ಆದರೆ ಸೇಟನೇ ಹಿಂದೆಗೆಯುತ್ತಿದ್ದನು ರಾಣಿಯು ಅತುಳ ರೂಪವತಿಯೆಂದು
 ಕೇಳಿದ್ದೇನೆ. ವೀರರಮಣಿಯೆಂದು ಆ ಪ್ರಾಂತ್ಯದವರೆಲ್ಲರೂ ಹೇಳುತ್ತಿದ್ದರು ಆ
 ರಾಣಿಗೂ ಇಂಗ್ಲೀಷರಿಗೂ ಸ್ವಲ್ಪ ವಿರೋಧವಿದ್ದಂತೆ ತಿಳಿದಿದ್ದಿತು ರಾಣಿಗೆ ಟಿಪ್ಪು
 ಸುಲ್ತಾನರಲ್ಲಿ ಬಹಳ ಗೌರವವಿದೆಯೆಂದು ಜನರೆಲ್ಲರೂ ಅಂದುಕೊಳ್ಳುತ್ತಿದ್ದರು

ಅಲ್ಲಿ ಸೇಟನು ಕನ್ನಾನೂರಿನ ತನ್ನ ಕೋರಿಯಲ್ಲಿ ಒಂದು ಇವನು ರಾಣಿ
 ಯವರ ಭೇಟಿ ಮಾಡಬೇಕೆಂದು ಹೇಳಿಕಳಿಸಿದನು ರಾಣಿಯವರು ಬಹಳ ಆದರ
 ದಿಂದ ಭೇಟಿಯನ್ನು ಒಪ್ಪಿದರು ಸೇಟನು ರಾಣಿಯವರ ಅರಮನೆಗೆ ಹೋದನು ಅರ
 ಮನೆಯ ಹಜಾರದಲ್ಲಿ ಭೇಟಿಯ ಏರ್ಪಾಡಾಗಿತ್ತು. ಅಲ್ಲಿ ಸೇಟನು ನಜರುಗಳನ್ನು
 ಇಟ್ಟುಕೊಂಡು ಕಾದಿದ್ದನು ಬೀಬೀರಾಣಿಯು ಪರಿಜನರೊಡನೆ ಗಂಭೀರವಾಗಿ ಅಡಿ
 ಯಿಡುತ್ತಾ ಹಜಾರಕ್ಕೆ ಬಂದಳು ಅಲ್ಲಿ ಸೇಟ್ ಎದ್ದು ಸಲಾಂ ಮಾಡಿದನು ಬೀಬೀ
 ರಾಣಿಯು ನೆಸುನಗುತ್ತಾ ಸೇಟರ ಯೋಗಕ್ಷೇಮವನ್ನು ವಿಚಾರಿಸಿದಳು ಸೇಟರವರ
 ಭೇಟಿಯಿಂದ ಬಹಳ ಸಂತೋಷವಾಯಿತೆಂದು ಅರುಹಿದಳು ತನ್ನ ರಾಜ್ಯದಲ್ಲಿ ಸೇಟರ
 ವ್ಯಾಪಾರಕ್ಕೆ ಏನಾದರೂ ಸೌಲತ್ತುಗಳು ಬೇಕಾದಲ್ಲಿ ಒದಗಿಸುವುದಾಗಿ ವಚನವಿ
 ತ್ತಳು. ಸಂಪ್ರದಾಯ ಸ್ವಕಾರವಾಗಿ ಎಲ್ಲಾ ಪೂರೈಸಿದನಂತರ ರಾಣಿಯವರು ಸೇಟ
 ರನ್ನು ಬಹಳ ಮರ್ಯಾದೆಯಿಂದ ಬೀಳ್ಕೊಂಡು ಕಳುಹಿಸಿದರು ಮಾರನೆಯ ದಿನವೇ
 ರಾಣಿಯವರೂ ಆಪ್ತರಚಿವರೂ ಒಂದು ಸೇಟರನ್ನು ಭೇಟಿಮಾಡಿದರು. ರಾಣಿಯವರಿಗೆ
 ಹತ್ತು ಸಹಸ್ರ ವರಹಗಳು ಸಾಲವಾಗಿ ಬೇಕಾಗಿದೆಯೆಂದು ಬೇಡಿದರು ಸೇಟನು
 ರಾಣಿಯವರು ಬಹಳ ಐಶ್ವರ್ಯವಂತರೆಂದು ಕೇಳಿದ್ದನು. ಅವರು ಹೊಸ ಪರಿಚಯದ
 ಸೇಟರಲ್ಲಿ ಹತ್ತು ಸಹಸ್ರ ವರಹಗಳನ್ನು ಕೇಳುವುದೆಂದರೆ ಸೇಟನಿಗೆ ಸೋಜಿಗವೆನಿಸಿತು.

ಆ ವಿಶಾಲವಾದ ತೇಜೋಮಯವಾದ ಕಣ್ಣುಗಳು ದೀರ್ಘವಾದ ಹುಬ್ಬು, ವಿಶಾಲವಾದ ಹಣೆ, ಎಳಸಾದ ನಾಸಿಕ, ತೆಳುವಾದ ಕೆಂದುಟಿಗಳ, ಧೃಢಳಿಸುವ ಕವೋಲಗಳು, ಮೊನಚಾದ ಚಿಬುಕು, ಎರಡು ಕಡೆಯೂ ಚೋಲುತ್ತಿರುವ ಜಜಿಗಳು, ದೂಡ್ಡದೊಡ್ಡ ಮುತ್ತಿನ ಮಣೆಗಳಿಂದ ಶೋಭಿಸುತ್ತಿರುವ ಕುರ, ಬಳಕುವ ಶರೀರ, ದಿರ್ಘವಾದ ತೆಳು— ಬಾಹುಯುಗ್ಮ, ಎಳೆಗಂಪನ್ನು ಹೂರಸೂಸುತ್ತಿರುವ ಹಸ್ತಗಳು, ಬಿಳಿಯ ಮಡುನ್ನಿನ ಶೀರೆಯನ್ನುಟ್ಟಿದ್ದಾಳೆ ಲಕಾಶ ಬಣ್ಣದ ಬಗುನಾದ ಕಂಚುಕವನ್ನು ತೊಟ್ಟಿದ್ದಾಳೆ ಊವಾಬಣ್ಣದ ತಳುವಾದ ಚೀನಾಂಬರವನ್ನು ಹೊದಿದ್ದಾಳೆ. ಸೇಟಿನು ತನ್ನ ಮನೆಯಲ್ಲಿ ಆ ಬೀಬೀ ರಾಣಿಯನ್ನು ನೋಡಿ ಅಪ್ರತಿಭನಾದನು. ಎದ್ದು ಆಸನವನ್ನು ಅಂಗೀಕರಿಸಬೇಕೆಂದು ಪ್ರಾರ್ಥಿಸಿದನು

ರಾಣಿಯು ನಸುನಗುತ್ತಾ “ಇಷ್ಟೊಂದು ಸಡಗರವೇಕೆ— ಸೇಟರೆ ?” ಎಂದಳು.

ಅಷ್ಟರಲ್ಲಿ ಸೇಟನ ಕಣ್ಣು ಕತ್ತಲೆ ಕಟ್ಟಿತು ತಲೆ ತಿರುಗಿತು ಪರ್ಯಂಕದ ಮೇಲೆ ಬಿದ್ದು ಬಿಟ್ಟನು

ರಾಣಿಗೆ ಗಾಬರಿಯಾಯಿತು ಕ್ಷಣಹೂತ್ತು ಸ್ತಂಭಭೂತಳಾಗಿ ನಿಂತಿದ್ದಳು. ಅಷ್ಟರಲ್ಲಿ ಚೇತರಿಸಿಕೊಂಡು, ವರ್ಯಂಕದ ಕಡೆ ನಾಲ್ಕು ಅಡಿ ಮುಂದಿಟ್ಟು ಬಗ್ಗಿ ನೋಡಿದಳು ಸೇಟನು ಜ್ಞಾನಶೂನ್ಯನಾಗಿದ್ದನು ಕನ್ನೆಯ ಮೇಲೆ ತನ್ನ ಮೃದು ಹಸ್ತವನ್ನುಟ್ಟು ನೋಡಿದಳು. ಜ್ವರದ ಕಾವು ಬಹಳವಾಗಿದ್ದಿತು ಪರ್ಯಂಕದ ಮೇಲೆ ಕುಳಿತು, ತನ್ನ ತೊಡೆಯ ಮೇಲೆ ಅವನ ತಲೆಯನ್ನು ತೆಗೆದಿಟ್ಟುಕೊಂಡು ಕುಳಿತಳು ಇವನಿಗೇಕೆ ಈ ದೆಶೆಯು ಬಂದಿದೆ, ಎಂದು ಆಲೋಚಿಸತೊಡಗಿದಳು

ಹೀಗೆಯೇ ಒಂದು ಜಾವ ಕಳೆದ ಮೇಲೆ ಸೇಟನು ಕಣ್ಣು ಬಿಟ್ಟನು ಜ್ವರವೇಗವು ಸ್ವಲ್ಪ ಕಡಿಮೆಯಾಗಿದ್ದಂತೆ ಕಂಡಿತು.

ರಾಣಿಯು ಸೇಟನ ತಲೆ ಸವರುತ್ತಾ, “ಸೇಟರೇ, ವಿಶ್ರಮಿಸಿಕೊಳ್ಳಿರಿ! ನೀವೇಕೆ ಇಷ್ಟು ಬಳಲಿದ್ದೀರಿ, ನಿಮ್ಮ ಈ ದುರವಸ್ಥೆಗೆ ಕಾರಣವೇನು ?” ಎಂದಳು

ಸೇಟ್— ರಾಣಿಯವರೇ! ಏನೂ ಇಲ್ಲ ಸ್ವಲ್ಪ ಜ್ವರ ಬಂದಿದೆ ಅದು ಅಷ್ಟೇನೂ ದಾರುಣವಾದುದಲ್ಲ. ಮನೋವೇದನೆಯು ಬಹಳವಾಗಿದೆ. ತಾವು ಈಗ ಇಲ್ಲಿಗೆ ಬಂದಿದ್ದು ದೇವರ ಪ್ರಸಾದದಂತೆ ನನಗೆ ಒಂದು ಕ್ಷಣವೂ ಈ ಜೀವನನ್ನು ಧರಿಸಲು ಇಷ್ಟವಿಲ್ಲ ಭಗವಂತನು ತಾನಾಗಿ ಕರೆದುಕೊಳ್ಳದಿದ್ದರೆ, ನಾನೇ ಆ ಮಹಾಸಮುದ್ರದಲ್ಲಿ ಹಾರಿ ಶಾಂತಸಮಾಧಿಯನ್ನು ಅನುಸರಿಸಬೇಕೆಂದಿದ್ದೆ ನಾನು ನಾಳೆಯ ಪ್ರಾತಃಕಾಲದವರೆಗೆ ಜೀವಂತನಾಗಿರುವುದಿಲ್ಲ ಮತ್ತಾರನ್ನೂ ನೋಡುವುದೂ ಇಲ್ಲ ನನ್ನ ಸರ್ವಸ್ವವನ್ನೂ ತಮಗೆ ಒಪ್ಪಿಸಬೇಕೆಂದಿದ್ದೆ ಇದನ್ನು ಪರೋಕ್ಷವಾಗಿ ತಮಗೆ ಬರೆದು ಕಳುಹಿಸುತ್ತಿದ್ದೆ. ರಾಣಿಯವರೇ ಪ್ರತ್ಯಕ್ಷವಾಗಿ ದಯಮಾಡಿಸಿದ್ದು ನನ್ನ ಪುಣ್ಯ.

ರಾಣಿ—(ಗದಗದ ಧ್ವನಿಯಿಂದ) ಅಲ್ಲೇ, ನೀವು ಸಾಯುವುದಿಲ್ಲ ನಾನು ನಿಮ್ಮನ್ನು ಸಾಯಲು ಬಿಡುವುದೂ ಇಲ್ಲ ನಿಮಗೆ ಏನಾಗಿದೆ, ಹೇಳಿರಿ ! ನಿಮ್ಮ ಮನೋವ್ಯಥೆಯ ಕಾರಣವನ್ನು ಬಿಚ್ಚಿ ಹೇಳಿರಿ ನಾನು ಅದನ್ನು ಪರಿಹರಿಸಬಲ್ಲೆ

ಸೇಟ್—(ಮುಗುಳುನಗುವನ್ನು ನಕ್ಕು) ದೇವಿಯವರೇ ! ನನ್ನ ಈ ಜೀವನವು ನನಗೆ ಅಸಹ್ಯವಾಗಿದೆ ನಾನು ಅಜ್ಞಾತವಾಸದಲ್ಲಿದ್ದೇನೆ ಇದನ್ನು ನಾನು ಸಹಿಸಲಾರೆ ನನ್ನಲ್ಲಿರುವ ಈ ಹಣವೆಲ್ಲಾ ಮಣ್ಣು ಕಲ್ಲುಗಳಂತೆ ನನಗೆ ಈ ಐಶ್ವರ್ಯ, ಆಡಂಬರಗಳು ರುಚಿಸವು ನನ್ನ ಮನವು ಸರ್ವದಾ ಯುದ್ಧಭೂಮಿಯಲ್ಲಿ ಹರ್ಷವಾಗಿರುತ್ತದೆ ನೀವು ನನ್ನನ್ನು ಬದುಕಿಸುವುದಾದರೂ, ಇಂಚೇ ಪ್ರತ್ಯಕ್ಷವಾಗಿ ಒಂದು ಮಹಾ ಸಮರಾಂಗಣದಲ್ಲಿ ನಿಲ್ಲಿಸಿರಿ ನಾನು ಅಜರಾಮರವಾಗಿ ಬದುಕುತ್ತೇನೆ

ರಾಣಿಯು, ಸೇಟನ ಎರಡು ಕೈಗಳನ್ನೂ ಎತ್ತಿ ಮುದ್ದಿಟ್ಟಳು

ರಾಣಿ—ಸೇಟರೇ ! ನನ್ನ ಸಮಸ್ಯೆಯು ಈಗ ಬೆಳಕಾಯಿತು ತಮ್ಮ ವ್ರಥವು ದರ್ಶನದಲ್ಲಿಯೇ ತಾವು ಒಬ್ಬ ವೀರಪುರುಷರೆಂದು ಕಂಡುಕೊಂಡೆ ವೇಷಾಂತರದಲ್ಲಿರುವ ಒಬ್ಬ ಮಹಾರಾಜರೆಂದು ನನ್ನ ಆತ್ಮವು ಹೇಳಿತು ಅಂದಿನಿಂದಲೇ ನನ್ನ ಮನವು ತಮ್ಮಲ್ಲಿ ಒಲಿಯುತ್ತಿದೆ ನಾನು ತಮ್ಮ ಗುಟ್ಟು ಕಂಡುಹಿಡಿದಿದ್ದೇನೆಂದು ಹೇಳುವುದಕ್ಕೇ ಈ ನಿಶಿರಾತ್ರಿಯಲ್ಲಿ ಇಲ್ಲಿಗೆ ಬಂದೆ ತಮ್ಮ ನಿಜವಾದ ಪರಿಚಯವನ್ನು ದಯವಿಟ್ಟು ಕೊಡಿರಿ !

ಸೇಟ್—ಇಲ್ಲ ! ಮಹಾರಾಣಿಯವರೇ ! ನಿಮ್ಮ ಊಹೆಯೆಲ್ಲಾ ಭ್ರಾಂತಿ ನಿಜವಾಗಿಯೂ ನಾನೊಂದು ರಾಜ್ಯದ ರಾಜನಲ್ಲ ನಾನೊಬ್ಬ ಭಿಕಾರಿ. ಆ ಭಗವಂತನು ನಿಜವಾಗಿಯೂ ನನ್ನನ್ನು ಒಬ್ಬ ರಾಜನ ಹೊಟ್ಟೆಯಲ್ಲಿ ಹಾಕಿದ್ದಿದ್ದರೆ ಈ ಹಿಂದೂಸ್ಥಾನದ ಪರಿಸ್ಥಿತಿಯು ಹೀಗಿರುವುದನ್ನು ನಾನು ಒಂದು ಕ್ಷಣವೂ ಸಹಿಸುತ್ತಿರಲಿಲ್ಲ ಸಮರಭೂಮಿಯಲ್ಲಿ ತಪಸ್ಸು ಮಾಡಿ, ಆ ಭಗವಂತನಿಗೆ ಒಲಿದಾನ ಮಾಡುತ್ತಿದ್ದೆ.

ರಾಣಿ—ಮಹಾರಾಜರೇ ! ಆ ದೇವರು ಸುಳ್ಳು ನೀವು ಪಾಮರ ಜನರಂತೆ ಆ ದೇವರ ಕಡೆಗೇಕೆ ಕೈ ತೋರುತ್ತೀರಿ ನಾನು ನಿಮ್ಮನ್ನು ನಾಳೆ ಪ್ರಾತಃಕಾಲ ನಮ್ಮ ರಾಜ್ಯದ ಸಿಂಹಾಸನದಲ್ಲಿ ಕೂಡಿಸುತ್ತೇನೆ ತಾವು ರಾಜ್ಯವಾಳಿರಿ ಸಮರವನ್ನು ಹೂಡಿರಿ.

ಸೇಟ್—ರಾಣಿಯವರೇ ! ತಮ್ಮಂಥಾ ವೀರರಮಣಿಯು, ರಾಜ್ಯತ್ಯಾಗ ಮಾಡಿ ನನ್ನಂಥಾ ಭಿಕಾರಿಗೆ ರಾಜ್ಯವನ್ನೊಪ್ಪಿಸುವುದೇ ? ನನಗೆ ರಾಜ್ಯವನ್ನೊಪ್ಪಿಸಿ ತಾವೇನು ಮಾಡುವಿರಿ ?

ರಾಣಿ—ಮಹಾರಾಜರೇ ! ಹೀಗೇಕೆ ಅಪ್ರಬುದ್ಧರಂತೆ ಮಾತನಾಡುವಿರಿ
“ನಾನು ತಮ್ಮ ಮಹಾರಾಣಿಯಾಗಿರುವೆನು” ಎಂದು ಸೇಟ್‌ನನ್ನು ಆಲಿಂಗಿಸಿ ಚುಂಬಿ
ಸಿದಳು

ಸೇಟಿನಿಗೆ ಎಹೋಪ ಕೊತ್ತು ತಾನು ಯಾವ ಲೋಕದಲ್ಲಿದ್ದೇನೆ ಎಂಬುದೇ
ಬೋಧೆಯೆ—ಗಲಿಲ್ಲ ಆ ರಾಣಿಯ ಬಾಹುಬಂಧನದಿಂದ ಬಿಡಿಸಿಕೊಂಡು ಸೇಟಿನು
ನಿರಾಶೆಯ ನಗುವನ್ನು ನಕ್ಕು, “ಬೀಬಿ, ನಿನ್ನ ರಾಜ್ಯವು ರಾಜ್ಯವಲ್ಲ ಈ ರಾಜ್ಯಗಳಾ
ವುನೂ ಉಳಿಯುವುದಿಲ್ಲ ಈ ದಕ್ಷಿಣಹಿಂದೂಸ್ಥಾನದಲ್ಲಿ ಸುಲ್ತಾನೀರಾಜ್ಯವು ಸ್ಥಿರ
ವಾಗಿ ಸ್ಥಾಪನೆಯಾಗಬೇಕು ಇಲ್ಲವೇ ಇಂಗ್ಲೀಷರ ರಾಜ್ಯ ! ಬೇರೆ ರಾಜ್ಯಗಳೊಂದೂ
ಒಂದು ಕ್ಷಣ ಉಳಿಯಲಾರದು ರಾಣಿಯವರೇ, ನನ್ನದು ಬರೀ ರಾಜ್ಯಲೋಭ
ವಾಗಿದ್ದರೆ, ನನ್ನ ಪಾಲಿಗೆ ಬಂದ ರಾಜ್ಯವನ್ನೇ ನಾನು ಇಟ್ಟುಕೊಂಡಿರುತ್ತಿದ್ದೆ ಆದ
ನ್ನೇಕೆ ತ್ಯಾಗಮಾಡಬೇಕು ? ನನ್ನ ರಾಜ್ಯವು ಇದಕ್ಕಿಂತಲೂ ದೊಡ್ಡ ರಾಜ್ಯ ವೀರ
ಭೂಮಿ ಇಂಗ್ಲೀಷರ ದಂಡು ನಮ್ಮ ರಾಜ್ಯದ ನೇಲೆ ಬಂದಿದ್ದರೆ, ನೂರು ಯುದ್ಧ
ಗಳಾದರೂ ಅವರಿಗೆ ಅಪಜಯವು ಸಿದ್ಧ !” ಎಂದು ಹೇಳತೊಡಗಿದನು

ಬೀಬಿಯು ಮಾತಿಗೆ ಅಡ್ಡಬಂದು, ತನ್ನ ಬಾಹುಗಳಿಂದ ಸೇಟಿನ ಕಂಠವನ್ನು
ಬಿಗಿದಷ್ಟೆ, “ಮಹಾರಾಜರೇ! ತಾವು ಯಾವ ರಾಜ್ಯದ ರಾಜರು ಹೇಳಿ ! ನಾನು
ನಿಮ್ಮನ್ನು ಬಿಡುವುದಿಲ್ಲ ನಾನು ಈ ಅಂಧಕಾರದಲ್ಲಿರಲಾರೆ ಹೇಳಿ” ಎಂದಳು

“ಬೀಬಿರಾಣಿಯವರೇ ! ನಾನು ನಗರದ ನವಾಬ ರಾಜ್ಯತ್ಯಾಗ ಮಾಡಿದ
ನಿರ್ಭಾಗ್ಯ ಇಯಜ್‌ಖಾನ್”

“ಇಯಜ್‌ಖಾನ್ ! ಇಯಜ್‌ಖಾನ್ ! ನೀವೇ ಆ ಮಹಾಪುರುಷ ! ಇದೇ ವೀರ
ಮೂರ್ತಿಯನ್ನು ಮೂರು ವರ್ಷಗಳಿಂದ ಒಂದುಸಾವಿರ ರಾತ್ರಿಗಳು ಧ್ಯಾನಮಾಡಿ
ಹಂಬಲಿಸುತ್ತ ಕಳೆದಿದ್ದೇನೆ. ನನ್ನ ಪತಿ ಅಲ್ಲೀರಾಜರು ನಿಮ್ಮ ಪರಾಕ್ರಮವನ್ನೆಷ್ಟೋ
ಹೊಗಳುತ್ತಿದ್ದರು. ನೀವು ನಮ್ಮ ಮಲಬಾರಿನವರು ಇಂದು ಈ ಮಲಬಾರು
ನಿಮ್ಮದು ನೀವೇಕೆ ಆ ರಾಜ್ಯಲಕ್ಷ್ಮಿಯನ್ನು ಕಾಲಿನಿಂದ ಒದೆಯುತ್ತೀರಿ. ನೀವು
ಈ ರಾಜ್ಯವನ್ನು ಒಪ್ಪಿರಿ-ಬಿಡಿರಿ, ನಾನು ನಿಮ್ಮವಳು ಅಲ್ಲೀರಾಜರು ನನ್ನನ್ನು ಬಹಳ
ವಾಗಿ ಪ್ರೀತಿಸಿದರು. ನಾನು ಅವರನ್ನು ಪ್ರೀತಿಸಿ ಸಂಪೂರ್ಣವಾಗಿ ಗೆದ್ದೆ. ನಿಮ್ಮ
ವೀರ್ಯ ಪರಾಕ್ರಮಗಳನ್ನು ಕೇಳಿ ಧ್ಯಾನಮಾಡಿ, ಧ್ಯಾನಮಾಡಿ ಇಂದು ನಿಮ್ಮ
ದರ್ಶನಮಾಡಿ ಸೋತಿದ್ದೇನೆ”

ಇಯಜ್‌ಖಾನನು ಆ ಪ್ರೇಮದ ವೇಗವನ್ನು ನೋಡಿ ಬೀಬೀರಾಣಿಯ ಮುಖ
ವನ್ನು ಚುಂಬಿಸಿದನು ಆ ಚುಂಬನದಿಂದ ಆ ವದನಾರವಿಂದವು ಕಳೆಯೇರಿ ನೂರ

ರಷ್ಟು ಸುಂದರವಾಗಿ ಪ್ರಕಾಶಮಾನವಾಗಿತ್ತು ಖಾನನೂ ರಾಣಿಯೂ ಎಷ್ಟೋ ಹೊತ್ತು ಹಾಗೆಯೇ ಕಳೆದರು ಖಾನನು ತಾನು ಹೀಗೆ ಅಜ್ಞಾತವಾಗಿರುವೆನೆಂದೂ, ದಕ್ಷಿಣಾವರ್ತದಲ್ಲಿ ಯುದ್ಧದ ಮೋಡಗಳು ಕವಿಯುತ್ತಿವೆಯೆಂದೂ, ಮಹಾಯುದ್ಧವು ಪ್ರಾಪ್ತವಾಗುತ್ತದೆಂದೂ, ಅಂದು ಆ ಸಮರಾಂಗಣದಲ್ಲಿ ತನ್ನ ಸರ್ವಶಕ್ತಿಯಿಂದ ಯುದ್ಧಮಾಡುವುದಾಗಿಯೂ ಹೇಳಿದನು ತನ್ನ ಗುಟ್ಟನ್ನು ಕಾಪಾಡಬೇಕೆಂದು ರಾಣಿಯನ್ನು ಬೇಡಿಕೊಂಡನು ರಾಣಿಯು ನನು ಬೆಳಕಿನಲ್ಲಿ ಆ ಅಲ್ಲೇಸೇಟನನ್ನು ಬೀಳ್ಕೊಂಡು ಕನ್ನಾನೂರಿಗೆ ತೆರಳಿದಳು.

ಸೇಟನು ಬೀಬೀರಾಣಿಯ ಪ್ರೇಮಪಾಶದಲ್ಲಿ ಸಿಲುಕಿದ್ದಾನೆ ದಿನದಿನಕ್ಕೆ ಆ ಬೀಬಿಯ ಪ್ರೇಮಸಾಗರದಲ್ಲಿ ತೇಲುವ ಸಣ್ಣ ನೌಕೆಯಂತಾಗಿದ್ದಾನೆ ಈ ಸೇಟ್. ಸೇಟನು ದೌಲತ್ತಳನ್ನು ಮರೆತಿದ್ದಾನೆಯೇ? ಇಲ್ಲ ದೌಲತ್ತಳನ್ನು ಒಲಿದು ಓಲೈಸಿ ಅವಳ ಅಂಗ್ರಹವನ್ನು ಪಡೆದನು ರಾಣಿಯು ತಾನಾಗಿ ಸೇಟನನ್ನು ಮೆಚ್ಚಿ ಪ್ರೇಮಿಸಿ ತನ್ನ ಪ್ರೇಮಸಾಗರದಲ್ಲಿ ಮುಳುಗಿಸಿದ್ದಾಳೆ. ಸೇಟನು ಜನ್ಮತಃ ಹಿಂದೂ ಶ್ರೀಮನ್ನಾರಾಯಣನ ಶ್ರೀದೇವಿ ಭೂದೇವಿಯರಂತೆ ಅವನಿಗೆ ದೌಲತ್ ಮತ್ತು ಬೀಬಿ! ಭಕ್ತಿಯು ಅಲ್ಲೇಸೇಟನ ದರ್ಶನಕ್ಕೆ ಅಲೆದು ಅಲೆದು ಬೇಸತ್ತನು. ಎಷ್ಟೋ ಜನರನ್ನು ಉಪಾಯದಿಂದ ಮಾತನಾಡಿಸಿ ಶೋಧನೆ ಮಾಡಿದನು ಇಷ್ಟು ಸಾಹಸ ಮಾಡಿ ಭಕ್ತಿಯು ಒಂದು ಗುಟ್ಟನ್ನು ಕಂಡುಹಿಡಿದನು ಬೀಬೀರಾಣಿಯೂ, ಸೇಟನೂ ಪ್ರಣಯಿಗಳು ಎಂಬುದು ಅವನಿಗೆ ಒಚಿತವಾಯಿತು ಆ ರಾಣಿಯನ್ನು ನೋಡಬೇಕೆಂಬ ಕುತೂಹಲವು ಹೆಚ್ಚಿತು ಸೇಟನ ದರ್ಶನವೇ ದೊರೆಯಲಿಲ್ಲ ಇನ್ನು ರಾಣಿಯನ್ನು ನೋಡುವುದು ಹೇಗೆ? ಆದರೆ ಭಕ್ತಿಯು ಹಿಡಿದ ಪ್ರಯತ್ನವನ್ನು ಬಿಡುವವನಲ್ಲ ರಾಣಿಯು ಆಗಾಗ ದೋಣಿಯಲ್ಲಿ ಪ್ರಯಾಣ ಮಾಡುತ್ತಾಳೆಂದು ಕೇಳಿದ್ದನು ಆ ದೋಣಿಯ ಯಜಮಾನನೊಬ್ಬ ಮುದುಕ ಅವನ ಗುಡಿಸಲಿಗೆ ಹೋಗಿ ಭಕ್ತಿಯು ಆ ಮುದುಕನನ್ನು ನೋಡಿದನು "ಯಜಮಾನನೇ! ನೀನು ನನಗೊಂದು ಉಪಕಾರ ಮಾಡಬೇಕು" ಎಂದು ಕೈಮುಗಿದು ಬೇಡಿದನು ನಾಲ್ಕು ಚಿನ್ನದ ವರಹಗಳನ್ನು ತೆಗೆದು ಆ ಮುದುಕನ ಕೈಗೆ ಕೊಟ್ಟನು ಮುದುಕನಿಗೆ ಆನಂದವಾಯಿತು "ನಾನೇನುಮಾಡಬಲ್ಲೆನಪ್ಪಾ! ನಿನಗೆ" ಎಂದು ಕೇಳಿದನು. "ಏನೂ ಇಲ್ಲ ಒಂದು ಬಾರಿ ರಾಣಿಯವರ ಭೇಟಿಮಾಡಿಸಬೇಕು ನೀನು ಭೇಟಿ ಮಾಡಿಸಿದರೆ ನಿನಗೆ ಇನ್ನೂ ಹಣಕೊಡುತ್ತೇನೆ" ಎಂದು ಭಕ್ತಿಯ ಹೇಳಿದನು. ಮುದುಕ ಭಕ್ತಿಯು ಮುಖವನ್ನು ಒಟ್ಟಿಸಿ ನೋಡಿದನು ನಕ್ಕನು "ಯುವಕ ಒಳ್ಳೆ ಸುಂದರನಾಗಿದ್ದಾನೆ ರಾಣಿಯು ಸೌಂದರ್ಯದ ಖನಿಯೆಂದು ಕೇಳಿದ್ದಾನೆ ಆಶೆ! ಪಾಪ! ನೋಡಿದರ ದಣುವಾರುತ್ತದೆಯೇ!" ಎಂದುಕೊಂಡು "ಆಯ್ಯಾ! ಯುವ

ಕನೇ! ನಿನ್ನ ಹೆಸರೇನು? ರಾಣಿಯು ನಿನ್ನ ರೂಪು ನೋಡಿ ನಿನ್ನನ್ನು ವರಿಸುವಳೆಂದು ಭಾವಿಸಿರುವೆಯಾ? ಯುವಕರಿಗೆ ಎಷ್ಟೊಂದು ಹುಚ್ಚು!” ಎಂದು ನಕ್ಕನು.

“ಯ.ಜಮಾನನೇ! ನೀನು ಒಳ್ಳೆ ರಸಿಕನೆಂದು ಕಾಣುತ್ತದೆ ನಾನು ರಾಣಿಯ ವರ ಸೌಂದರ್ಯವನ್ನು ನೋಡುವುದಕ್ಕೆ ಬಂದಿಲ್ಲ ಅವರಲ್ಲಿ ಒಂದು ಗೌರವವಾದ ಚಾಕರಿ ಸಂಪಾದಿಸಲು ಬಂದಿದ್ದೇನೆ ”

“ಒಳ್ಳೆಯದು! ರಾಣಿಯವರ ಭೇಟಿಮಾಡಿಸುತ್ತೇನೆ ಆದರೆ ನೀನು ನಾವಿಕ ನಾಗಬೇಕು ನಿನಗೆ ಹುಟ್ಟು ಹಾಕುವುದಕ್ಕೆ ಬರುತ್ತದೋ ?”

“ಬರುತ್ತದೆ ”

ಮಾರನೆಯ ಸಂಧ್ಯಾಕಾಲ ರಾಣಿಯು ಭವ್ಯವಾದ ದೋಣಿಯಲ್ಲಿ ಕುಳಿತು ಕೋಬಾಕ್ಕೆ ಹೊರಟಳು ಇತರ ನಾವಿಕರೊಡನೆ ಭಕ್ಷಿಯೂ ಹುಟ್ಟುಹಾಕುತ್ತಿದ್ದನು. ಒಂದೆರಡು ಬಾರಿ ರಾಣಿಯು ಭಕ್ಷಿಯ ಮುಖವನ್ನು ನೋಡಿದಳು ಪುನಃ ಏನೋ ಯೋಚನೆ ಮಾಡುತ್ತಾ ಅನ್ಯಮನಸ್ಕಳಾದಳು

ಭಕ್ಷಿಯು “ಇಂದು ರಾಣಿಯು ದೋಣಿ ಇಳಿದು ಹೊರಡುತ್ತಲೇ ಅವಳ ಬೆನ್ನು ಹತ್ತುತ್ತೇನೆ ನಾನೇಕೆ ಈ ರಾಣಿಗೆ ಹೆದರಬೇಕು ? ಅವಳು ಆಗ್ರಹಗೊಂಡರೆ ನನ್ನ ನ್ನೇನು ಮಾಡಬಲ್ಲಳು ? ಒಂದುಬಾರಿ ಮಾತನಾಡಿಸಿ ನೋಡುತ್ತೇನೆ ” ಎಂದು ಕೊಂಡನು.

ದೋಣಿಯು ಹೋಗಿ ದಡವನ್ನು ಸೇರಿತು ಎದುರಿಗೆ ಸ್ವಲ್ಪ ದೂರದಲ್ಲಿ ಸೇಟಿನ ಭವ್ಯ ಭವನವು ಕಾಣುತ್ತಿತ್ತು ಸೂರ್ಯಾಸ್ತಮಯವಾಗಿ ಎರಡು ಗಳಿಗೆ ಆಗಿತ್ತು ಪ್ರಕಾಶವಾದ ಚಂದ್ರಕಿರಣಗಳು ನೀರಿನ ಮೇಲೆ ನರ್ತನ ಮಾಡುತ್ತಿದ್ದುವು ಮರಳಿನಮೇಲೆ ಹಾಲು ಚೆಲ್ಲಿದಂತೆ ಚಂದ್ರಿಕೆಯು ಹರಡಿತ್ತು ದೋಣಿಯು ದಡದಲ್ಲಿ ನಿಲ್ಲುತ್ತಲೇ ರಾಣಿಯು ದೋಣಿಯಿಂದ ಹರಿಯಂತೆ ನೆಲದ ಮೇಲೆ ಹಾರಿ ದಳು ಕಾಲಿನ ಪಾದರಕ್ಷೆಗಳನ್ನು ದೋಣಿಯಲ್ಲಿಯೇ ಮರೆತಿದ್ದಳು “ಮತಾಯಿ! ಅಲ್ಲಿ ದೋಣಿಯಲ್ಲಿ ನನ್ನ ಪಾದರಕ್ಷೆಗಳಿವೆಯೇ ನೋಡು!” ಎಂದಳು

ಅಷ್ಟರಲ್ಲಿ ಭಕ್ಷಿಯು ಹುಟ್ಟನ್ನು ಕೆಳಗಿಟ್ಟು ದೋಣಿಯಲ್ಲಿದ್ದ ಪಾದರಕ್ಷೆಗಳನ್ನು ತೆಗೆದುಕೊಂಡು ದುಮಿಕಿದನು ಅಷ್ಟರಲ್ಲಿ ರಾಣಿಯವರು ಹತ್ತು ಹೆಜ್ಜೆ ಮುಂದೆ ಹೋಗಿದ್ದರು ಭಕ್ಷಿಯು ರಾಣಿಯವರ ಮುಂದೆ ಹೋಗಿ ಆ ಪಾದರಕ್ಷೆಗಳನ್ನು ಎದುರಿ ಗಿಟ್ಟನು. ಮಂಡಿಯನ್ನು ಊರಿ ನೆಲದ ಮೇಲೆ ಕುಳಿತು ವೃದುವಾಗಿ ರಾಣಿಯವರ ಪಾದವನ್ನು ಮುಟ್ಟಿದನು ರಾಣಿಯು ನಗುತ್ತಾ ಪಾದವನ್ನು ಭೂಮಿಯಿಂದ ಮೇಲೆ ತೆಗೆದಳು. ಭಕ್ಷಿಯು ಅದನ್ನು ಎರಡು ಕೈಗಳಿಂದಲೂ ಹಿಡಿದುಕೊಂಡು ತನ್ನ ವಸ್ತ್ರದಿಂದ ವರಸಿ ಪಾದರಕ್ಷೆಯನ್ನು ತೊಡಸಿದನು. ಹಾಗೆಯೇ ಮತ್ತೊಂದು ಕಾಲಿಗೂ ತೊಡಸಿ

ಸಲಾಂ ಮಾಡಿದನು ರಾಣಿಯು ಕ್ರಸನ್ನಳಾಗಿ ನಗುತ್ತಾ ತನ್ನ ಚೀಲದಲ್ಲಿ ಕೈಹಾಕಿ ಒಂದು ಚಿನ್ನದ ವರಹವನ್ನು ತೆಗೆದು ಅವನ ಕೈಲಿಟ್ಟು “ನಿನ್ನ ಹೆಸರೇನು” ಎಂದು ಕೇಳಿದಳು ಭಕ್ತಿಯು ವಿನಯದಿಂದ “ನನ್ನ ಹೆಸರು ಭಕ್ತಿ” ಎಂದು ಹೇಳಿ ವರಹವನ್ನು ತೆಗೆದುಕೊಂಡು ಸಲಾಂ ಮಾಡಿದನು

ರಾಣಿಯು ಬೇಗ-ಬೇಗ ಹೆಜ್ಜೆಯನ್ನು ಹಾಕುತ್ತಾ ಮುಂದುವರೆದಳು ಸಖಿಯು ರಿಬ್ಬರೂ ಹಿಂಬಾಲಿಸಿದ್ದರು ಭಕ್ತಿಯು ಅವರ ಹಿಂದೆ ಹೋದನು ಸಖಿಯೊಬ್ಬಳು ಹಿಂದಿರುಗಿ “ಎಲ್ಲಿಗೆ ಬರುತ್ತಿ ಹೋಗು!” ಎಂದು ಗದರಿಸಿದಳು

ಈ ದ್ವನಿಯನ್ನು ಕೇಳಿ ರಾಣಿಯು ಹಿಂತಿರುಗಿ ಭಕ್ತಿಯ ಕಡೆ ನೋಡಿ ನಗುತ್ತಾ “ಭಕ್ತಿ!” ನಿನಗೇನು ಬೇಕು, ಎಂದಳು

“ಹುಜೂರು, ಸನ್ನಿಧಾನದಲ್ಲಿ ನನಗೊಂದು ಹುದ್ದೆಯನ್ನು ಕೊಡಬೇಕು”

ರಾಣಿಯು ಆಶ್ಚರ್ಯದಿಂದ ನಗುತ್ತಾ “ನೀನು ನಾವಿಕನಲ್ಲವೇನು?”

“ರಾಣಿಯವರೇ! ನಾನು ನಾವಿಕನಲ್ಲ ಗತಿಯಿಲ್ಲದೇ ಆ ಮುದುಕನಲ್ಲಿ ಸೇರಿ ಕೊಂಡೆ.”

“ನೀನೇನು ಮಾಡಬಲ್ಲೆ?”

“ಹತ್ತು ಸಹಸ್ರ ಸೈನ್ಯವನ್ನಾದರೂ ನಡಿಸಬಲ್ಲೆ!”

“ಹಾಗಾದರೆ ಸೇನಾಧಿಪತಿಯಾಗಲು ಬಂದಿರುವೆಯಾ? ನಿನ್ನ ದೇಶವಾವುದು?”

“ಇಲ್ಲ! ನಾನು ಸನ್ನಿಧಾನದ ಸೇವಕನಾಗಲು ಬಂದಿದ್ದೇನೆ ನನ್ನ ದೇಶವು ಮೈಸೂರು!”

ಭಕ್ತಿಯು ಹೊರಬಾಗಿಲಿನಲ್ಲೇ ನಿಂತನು ಸಖಿಯರಿಬ್ಬರೂ ಅವನನ್ನು ದುರದುರ ನೋಡುತ್ತಿದ್ದರು

ರಾಣಿಯು ಸೇಟರ ಮಹಲಿನೊಳಗೆ ಹೋಗಿ ಸೇಟನನ್ನು ನೋಡಿದಳು ಸೇಟನು “ರಾಣೀಸಾಹೇಬ್! ಯಾರೋ ಬಿನ್ನ ಹತ್ತಿರುವಂತಿದೆ ಈ ರಾಜಕಾರ್ಯಗಳನ್ನೆಲ್ಲಾ ರಾಜಧಾನಿಯಲ್ಲಿಯೇ ಮುಗಿಸಿ ಬರಬಾರದೇ? ಇಲ್ಲಿಗೇಕೆ ಎಳತಂದಿರಿ” ಎಂದನು

ರಾಣಿ—(ನಗುತ್ತಾ) ಸೇಟರೇ! ತಾವು ಏಕಾಂಗಿಗಳಾಗಿ ಬಹಳ ತೊಂದರೆ ಪಡುತ್ತಿದ್ದೀರಿ. ತಮಗೊಂದು ನಜರು ತಂದಿದೇನೆ ಒಬ್ಬ ಶಿಷ್ಯನನ್ನು ಕರತಂದಿದೇನೆ. ಅವನು ನಿಮ್ಮ ಸೇವೆ ಮಾಡುತ್ತ ಇಲ್ಲಿರಲಿ!

ಸೇಟ್—ಅವನಾರು?

ರಾಣಿ—ಅವನಾರೋ ಮೈಸೂರಿನವನಂತೆ ಸೇನಾಪತಿಯಾಗಬೇಕಂತೆ ಹತ್ತು ಸಾವಿರ ಸೈನ್ಯವನ್ನು ನಡಸುತ್ತಾನಂತೆ. ಹಸರು ಭಕ್ತಿ

ಸೇಟನು ಸ್ವಲ್ಪ ಹೊತ್ತು ಅಲೋಚಿಸಿದನು. ಅಂಥವನಾವನೋ ಮೈಸೂರಿನವನು ಗೊತ್ತಾಗಲಿಲ್ಲ. “ಹೋಗಲಿ, ನನಗೇಕೆ ? ಯಾರಾದರೂ ಸುಲತನರ ಶಿಷ್ಯರಿರಬಹುದು. ಅಥವಾ ಗೂಢಚಾರರಿರಬಹುದು ” ಎಂದನು

ರಾಣಿ—ಅದಕ್ಕೇನು ಅವನನ್ನು ಇಲ್ಲಿಗೆ ಕರತರುತ್ತೇನೆ ನೋಡಿರಿ! ನಿಮಗೆ ಸರಿಯಾಗಿದ್ದರೆ ಒಬ್ಬ ಒಳ್ಳೇ ಸೇವಕನು ದೊರೆತಂತಾಯಿತು ಇಲ್ಲದಿದ್ದರೆ ಕಳಿಸಿ ಬಿಡೋಣ ಅನನೇನಾದರೂ ಕುತಂತ್ರದಿಂದ ಇಲ್ಲಿಗೆ ಬಂದಿದ್ದರೆ ಸಾಯವವರೆಗೂ ಬೆಳಕನ್ನು ಕಾಣದ ಬಂದೀಖಾನೆ ಇದ್ದೇಇದೆ.

ಅನಂತರ ರಾಣಿಯು ಬಾಗಿಲಿಗೆ ಬಂದು “ಭಕ್ತಿ” ಎಂದು ಕರೆದಳು

ಭಕ್ತಿಯು ವಿನಯದಿಂದ ರಾಣಿಯ ಮುಂದೆ ಹೋಗಿ ನಿಂತನು

“ಭಕ್ತಿ! ನನ್ನ ಜೊತೆಯಲ್ಲಿ ಬಾ! ಇಲ್ಲೊಬ್ಬ ಮಹಾರಾಜರಿದ್ದಾರೆ ನೀನು ಅವರ ಸೇವೆಗೆ ಲಾಯಕ್ಕಾಗಿದ್ದೀಯೇನೋ, ನೋಡೋಣ!”

ಭಕ್ತಿಯು ರಾಣಿಯ ಹಿಂದೆಹಿಂದೆ ಹೋದನು ರಾಣಿಯು ಭಕ್ತಿಯನ್ನು ಸೇಟನ ಸಮ್ಮುಖದಲ್ಲಿ ನಿಲ್ಲಿಸಿದಳು

ಇಬ್ಬರೂ ಪರಸ್ಪರ ನೋಡಿದರು

ಸೇಟನು ಭಕ್ತಿಯ ಯೋಗಕ್ಷೇಮವನ್ನು ಆಮೂಲಾಗ್ರವಾಗಿ ವಿಚಾರಿಸಿದನು ಭಕ್ತಿಯು ಎಲ್ಲವನ್ನೂ ವಿವರಿಸಿದನು ರಾಧಾರಾಣಿಯವರ ಮತ್ತು ದಾಲತ್‌ರಾಣಿಯ ಯವರ ಸಮಾಚಾರಗಳನ್ನೆಲ್ಲಾ ತಿಳಿಸಿದನು ಭಕ್ತಿಯು ಗಂಗೆಯನ್ನು ಕರೆತಂದ ಭಗೀರಥನಂತೆ ಸಂತುಷ್ಟನಾದನು. ಅವನು ಸೇಟರನ್ನು ಕುರಿತು “ಮಹಾಸ್ವಾಮಿ! ತಮಗೆ ಈ ಅಜ್ಞಾತವಾಸವೇಕೆ ? ಈ ಗುಪ್ತನಾಮವೇಕೆ? ಇದನ್ನು ತಿಳಿಯದಿದ್ದರೆ ನಾನು ಇಲ್ಲಿಗೆ ಬಂದು ಇಲ್ಲಿ ಇಷ್ಟು ಅಸ್ವೇಷಣೆ ಮಾಡಿದ ಕಷ್ಟವೆಲ್ಲಾ ನಿರರ್ಥಕವಾಗುವುದು” ಎಂದನು

“ಹುಸೇ, ಅದಕ್ಕೆ ವಿಶೇಷ ಕಾರಣಗಳುಂಟು! ಈಗ ದಕ್ಷಿಣ ಹಿಂದೂಸ್ಥಾನದ ರಾಜಕೀಯವು ಹಾಗಿದೆ ನಾನು ಇನ್ನು ಮೇಲೆ ಯಾವಾಗಲೂ ಅಲ್ಲಿಸೇಟನೇ!”

ರಾಣಿಯು ಪರಿಹಾಸ್ಯವಾಗಿ ನಗುತ್ತಾ “ಸೇಟರೇ! ಇವನಾರೋ ಗುರುತು ಕಂಡ ಕಳ್ಳನಂತೆ ಕಾಣುತ್ತಾನೆ ಏನೋ ಪಾಲುಗಾರಿಕೆಗೆ ಬಂದಿರುವಂತಿದೆ ಇವರ ಪರಿಚಯವನ್ನು ನನಗಷ್ಟು ಮಾಡಿಸುವಿರಾ?” ಎಂದಳು

ಸೇಟ್ — ರಾಣಿಯವರೇ ಇವನ ಹೆಸರು ಹುಸೇಖಾ! ಮಹಾಪರಾಕ್ರಮಿ ಶಾಲಿಯಾದ ಸೇನಾಪತಿ! ಇವನು ಮಂಗಳೂರನ್ನು ಸುಲತನರಿಂದ ತಪ್ಪಿಸಿ ಕರ್ನಾಟಕ ರಾಜ್ಯವನ್ನು ಕಟ್ಟಬೇಕಂತೆ! ಅಲ್ಲಿ ದೊಡ್ಡ ವಿಪ್ಲವವನ್ನು ಎಬ್ಬಿಸಿದ್ದಾನೆ ಇವರ ಕಡೆಯವರೂ ಒಂದು ಬಾರಿ ನಮ್ಮ ಕೋರಿಯನ್ನು ಸೂರೆ ಮಾಡಲು ಬಂದಿದ್ದರಂತೆ.

ಮಂಗಳೂರಿನ ಕಾರ್ಯಕರ್ತರು ಇವರಿಗೆ ಲಂಚ ಕೊಟ್ಟು, ತಪ್ಪಿಸಿಕೊಂಡರಂತೆ ನಾವು ಈ ರಾಜ್ಯದಲ್ಲಿ ನಿಮ್ಮಂಥಾ ಮಹಾರಾಣಿಯವರಿಗೆ ರಾಜಾದಾಯವನ್ನು ಕೊಟ್ಟು ಉಳಿದುಕೊಳ್ಳಬಹುದು ಅಲ್ಲಿ ಸುತ್ತಾನರಿಗೊಂದು ರಾಜಾದಾಯ ಈ ಭಕ್ತಿಯ ವರಿಗೊಂದು ರಾಜಾದಾಯ ಅವರ ಘೌಜುದಾರರಿಗೊಂದು ರಾಜಾದಾಯ. ಹೀಗೆ ಮುಪ್ಪಟ್ಟ ಕಪ್ಪ ಕಾಣಿಕೆಗಳನ್ನು ತೆರಬೇಕು ಮಹಾರಾಣಿಯವರಿಗೆ ಇವರ ಪರಿಚಯವು ಇದಕ್ಕಿಂತ ಹೆಚ್ಚಾಗಿ ಏನು ಬೇಕಾಗಿದೆ ?

ರಾಣಿಯು ತಲೆದೂಗಿದಳು !

ಸೇಟ್— ರಾಣಿಯವರೇ ! ಈ ಭಕ್ತಿಯವರನ್ನು ತಮ್ಮ ಜೊತೆಯಲ್ಲಿಯೇ ಕರೆದುಕೊಂಡು ಹೋಗಿ ಇವರಿಗೊಂದು ರಹದಾರಿಯನ್ನು ಕೊಟ್ಟು ಸಾಗುಹಾಕಿಸಿ. ಈ ಮಲಬಾರಿನಲ್ಲಿ ಎಲ್ಲೆಯಾದರೂ ಸಿಕ್ಕಿಕೊಂಡು ವೇಚಾಡುವಂತಾದೀತು

ರಾಣಿಯವರು ಭಕ್ತಿಯನ್ನು ಜೊತೆಯಲ್ಲಿ ಕರೆದುಕೊಂಡು ಹೊರಟರು ಬರುವಾಗ ನಾವಿಕನಾಗಿ ಹುಟ್ಟು ಹೊಡೆಯುತ್ತ ಬಂದ ಭಕ್ತಿಯು ಹಿಂದಿರುಗಿ ಹೋಗುವಾಗ ರಾಣಿಯವರ ಸಮಾನಾಸನದಲ್ಲಿ ಕುಳಿತು ಹೋಗುತ್ತಾನೆ ಎಲ್ಲರೂ ಆಶ್ಚರ್ಯ ನಾವಿಕರ ಯಜಮಾನನು ಕಣ್ಣು ಹಾರಿಸಿ ನಕ್ಕನು

ಬೀಬೀರಾಣಿಯು ಭಕ್ತಿಯನ್ನು ತನ್ನ ಅರಮನೆಗೆ ಕರೆದುಕೊಂಡು ಹೋದಳು ಅಲ್ಲಿಯೇ ರಾಜಯೋಗ್ಯವಾದ ಬಿಡಾರವನ್ನು ಏರ್ಪಡಿಸಿ ಊಟ ಉಪಚಾರಗಳಿಗೆಲ್ಲಾ ವ್ಯವಸ್ಥೆಯಾಯಿತು ಆ ದಿನವೆಲ್ಲಾ ಭಕ್ತಿಯು ಪುನಃ ರಾಣಿಯನ್ನು ಕಾಣಲಿಲ್ಲ ಭಕ್ತಿಗೆ ಇನ್ನು ಇಲ್ಲಿ ಕೆಲಸವಿಲ್ಲ ಅವನು ತನ್ನ ಊರಿಗೆ ಹೊರಡಬೇಕು ರಾಣಿಯು ಅಪ್ಪಣೆ ಇಲ್ಲದೆ ಈ ಸ್ಥಳವನ್ನು ಬಿಟ್ಟು ಹೊರಡುವಂತಿಲ್ಲ ಮಾರನೆಯ ದಿನ ರಾಣಿಯು ಭಕ್ತಿಯನ್ನು ತನ್ನ ಅಂತಃಪುರಕ್ಕೆ ಕರೆಸಿದಳು ಅವನೊಡನೆ ಎಷ್ಟೋ ಮಾತುಕತೆಗಳನ್ನಾಡಿದಳು ನಗರದ ವಿಚಾರವಾಗಿ ಎಷ್ಟೋ ವಿಚಾರಿಸಿದಳು ದರಿಯಾಬಾಗಿನ ವಿಚಾರಗಳನ್ನು ಎಷ್ಟೋ ಪ್ರೇಮದಿಂದ ಕೇಳಿದಳು ಭಕ್ತಿಯು ತಾನು ತನ್ನ ದೇಶಕ್ಕೆ ಹೋಗಲು ಅಪ್ಪಣೆ ಬೇಡಿದನು

ರಾಣಿಯು “ಭಕ್ತಿಯವರೇ ! ನೀವು ನಮ್ಮಲ್ಲಿ ನೌಕರಿ ಕೇಳಿದಿರಿ ನಾನು ಒಪ್ಪಿಕೊಂಡೆ ಈಗ ಹೊರಡುವುದೆಲ್ಲಿ ಬಂತು ?” ಎಂದಳು.

“ರಾಣಿಯವರೇ ! ನನ್ನ ಅಪರಾಧವನ್ನು ಮನ್ನಿಸಿರಿ ನಾನು ತಮ್ಮಲ್ಲಿ ಕೇಳಿದ್ದು ನೌಕರಿಯನ್ನಲ್ಲ ನಾನು ತಮ್ಮ ಆಶ್ರಯ ಭಿಕ್ಷೆಯನ್ನು ಕೇಳಿದೆ. ತಾವು ದಯಪಾಲಿಸಿದಿರಿ ನಾನು ಆಮರಣಾಂತ ತಮ್ಮ ಆಶ್ರಿತ.”

“ನೀವು ನಿಮ್ಮ ಊರಿಗೆ ಹೋಗಿ ಏನು ಮಾಡುವಿರಿ ?”

“ಮಂಗಳೂರನ್ನು ಆಕ್ರಮಿಸಿ ಸ್ವಾಧೀನಪಡಿಸಿಕೊಳ್ಳುತ್ತೇನೆ ”

“ಸೇಟರು ರಾಜ್ಯಭಾರ ಮಾಡುವುದಿಲ್ಲವೆನ್ನುತ್ತಾರೆ ಅವರು ಆ ರಾಜ್ಯವನ್ನು ಪುನಃ ಸುಲ್ತಾನರವರಿಗೆ ಒಪ್ಪಿಸಿಬಿಡುತ್ತಾರೆ”

“ರಾಣಿಯವರೇ ! ಅದಕ್ಕೆ ನಾನೇನು ಮಾಡಲಾದೀತು ? ನಗರದ ರಾಜ್ಯವನ್ನು ಅವರು ಸುಲ್ತಾನರಿಗೆ ಒಪ್ಪಿಸಿದರು ನಾವು ಅನಾಧರಾದೆವು ಈಗ ಪುನಃ ಅದೇ ಕಥೆ ! ಪುನಃ ಅನಾಧರಾಗಿ ದೇಶ ದೇಶ ಅಲೆಯಬೇಕು ”

“ಅದೆಲ್ಲಾ ಏಕೆ ? ನೀವು ಇಲ್ಲೇ ಇದ್ದು ಬಿಡಿರಿ !”

“ಅದು ಹೇಗೆ ಆದೀತು ? ತಾಯೆ ! ಸುಲ್ತಾನರವರು ವಿಪ್ಲವಕಾರರನ್ನೆಲ್ಲಾ ಯಜ್ಞ ಮಾಡಿ ಬಿಡುತ್ತಾರೆ”

“ನೀವು ಅವರನ್ನೆಲ್ಲಾ ಉದ್ಧಾರ ಮಾಡಬಲ್ಲೀರಾ ?”

“ಉದ್ಧಾರ ಮಾಡಬಲ್ಲೆ ! ಅಥವಾ ಅವರ ಜೊತೆಯಲ್ಲಿ ಸಂತೋಷವಾಗಿ ನಾಯ ಬಲ್ಲೆ !”

“ನೀವೇಕೆ ಈ ವಿಪ್ಲವವನ್ನು ಹೂಡಿದಿರಿ ”

“ಸುಲ್ತಾನರ ಮೇಲಿನ ಫಲಕ್ಕಾಗಿ ! ಅವರಿಗೆ ಒಂದು ಕೈ ತೋರಿಸಬೇಕೆಂದು ಹಟ ತೊಟ್ಟಿದ್ದೇನೆ ದೈವಯೋಗವಿದ್ದರೆ ಒಂದು ಬಾರಿ ಅವರೊಡನೆ ಸಮರ ಕ್ಷೇತ್ರದಲ್ಲಿ ಸರಿ ಸರಿಯಾಗಿ ನಿಂತು ಮನದಣಿಯ ಯುದ್ಧ ಮಾಡಬೇಕೆಂದಿದ್ದೇನೆ ”

“ಆ ಯುದ್ಧದಲ್ಲಿ ನೀವು ಬಿದ್ದರೆ ನಾವುಗಳು ಒಬ್ಬ ಮಹಾ ವೀರನನ್ನು ಕಳೆದು ಕೊಂಡಂತಾಗುವುದು ಸುಲ್ತಾನರು ಬಿದ್ದರೆ ಸುಲ್ತಾನೀ ರಾಜ್ಯವೇ ಅಸ್ತಂಗತವಾಗುವುದು !”

“ರಾಣಿಯವರೇ ! ಅದೇ ಭಗವಂತನ ಇಚ್ಛೆ !”

ರಾಣಿಯು ಎಷ್ಟೋ ವಿಧವಾಗಿ ಸಮಾಧಾನಗೊಳಿಸಿದಳು ಕೊನೆಗೆ ಅವರ ಪ್ರಯಾಣಕ್ಕೆ ಬೇಕಾದ ಸಿದ್ಧತೆಯನ್ನು ಮಾಡುವುದಾಗಿ ಹೇಳಿದಳು

“ರಾಣಿಯವರೇ ! ಯಾವ ಸಿದ್ಧತೆಯೂ ಬೇಕಾಗಿಲ್ಲ ನಾನು ಇಲ್ಲಿಗೆ ಬಂದು ಹೋದುದು ಯಾರಿಗೂ ಪ್ರಕಾಶವಾಗಬಾರದು ನನಗೆ ರಹದಾರಿಯನ್ನು ಕೊಡಿಸಿದರೆ ಸಾಕು ಇಲ್ಲದಿದ್ದರೂ ನಾನೇ ನನ್ನ ದೇಶಕ್ಕೆ ಹೋಗಬಲ್ಲೆ”

ಭಕ್ಷಿಯು ರಾಣಿಯವರಿಂದ ರಹದಾರಿಯನ್ನು ಪಡೆದು ರಾಣಿಯವರನ್ನು ವಂದಿಸಿ ಬೀಳ್ಕೊಂಡು ಹೊರಟನು. ಮಂಗಳೂರಿಗೆ ಬಂದು ಸೇರಿದನು.

ವಿಪ್ಲವದ ಭೈರವ

ಭಕ್ತಿಯು ಹಿಂದಿರುಗುವ ಹೊತ್ತಿಗೆ ಮಂಗಳೂರು ಶಾಂತವಾಗಿರಲಿಲ್ಲ ಮಂಗಳೂರಿನ ಸಮಾಚಾರವು ಪುಂಖಾನುಪುಂಖವಾಗಿ ರಾಜಧಾನಿಗೆ ತಲುಪಿತು. ಸುಲ್ತಾನರಿಗೆ ಬಹಳ ಆಗ್ರಹ ಬಂದಿತು ಭಕ್ತಿಯನ್ನು ಹಿಡಿದು ಶೂಲಕ್ಯೇರಿಸಬೇಕೆಂದೂ, ಘೌಜುದಾರನನ್ನು ರಾಜಧಾನಿಗೆ ಕಳುಹಿಸಬೇಕೆಂದೂ, ಮಂಗಳೂರಿನ ಅಧಿಕಾರವನ್ನು ನಗರದ ದಿವಾನ್‌ರವರಾದ ಜನಾಲ್‌ದ್ವೀನರೇ ವಹಿಸಿಕೊಳ್ಳಬೇಕೆಂದೂ ಸುಲ್ತಾನರಿಂದ ಹುಕ್ಕಾಂ ಬಂತು ಈ ಆಜ್ಞೆಯನ್ನು ದಿವಾನ್‌ರವರು ಘೌಜುದಾರರಿಗೆ ಕಳುಹಿಸಿದರು ರಾಜಚಾರರು ಭಕ್ತಿಯನ್ನು ಹುಡುಕುವುದಕ್ಕೆ ಆರಂಭಿಸಿದ್ದರು ನಗರದ ದಿವಾನ್‌ರವರು ಸೈನ್ಯಸಮೇತವಾಗಿ ಮಂಗಳೂರಿಗೆ ಬರುವರೆಂದು ಬಲವಾದ ವದಂತಿಯು ಹರಡಿತ್ತು

ಈ ಸಮಾಚಾರವೆಲ್ಲಾ ಭಕ್ತಿಗೆ ತಿಳಿಯಿತು ಭಕ್ತಿಯು ಇದರಿಂದ ಎಳ್ಳಷ್ಟೂ ಭಯಪಡಲಿಲ್ಲ ಜನಾಲ್‌ದ್ವೀನರಿಗೂ ತನಗೂ ಯುದ್ಧವಾದರೆ, ದಿವಾನ್‌ರಿಗೆ ಅಪಜಯವು ಸಿದ್ಧವೆಂದು ನಿಶ್ಚಯಿಸಿದನು ಆದರೆ ಅವನು ಮಾಡಬೇಕಾದ ಕೆಲಸಗಳು ಇನ್ನೂ ಉಳಿದಿತ್ತು ಮೊದಲು ರಾಧಾರಾಣಿಯವರಿಗೂ ದೌಲತ್‌ರಾಣಿಯವರಿಗೂ ಇಯಜ್‌ಖಾನರ ಸಮಾಚಾರವನ್ನು ತಿಳಿಸಬೇಕು ಘಾತಿಮಾಜೇಗಂರವರಿಗೆ ವಿಪ್ಲವದ ಕೊನೆಯ ಕಾಂಡವು ಆರಂಭವಾಗಿದೆಯೆಂಬುದನ್ನು ಅರುಹಬೇಕು

ದೌಲತ್‌ರಾಣಿಯವರಿಗೆ ಒಂದು ಪತ್ರವನ್ನು ಬರೆದನು ಆ ಪತ್ರವು ಈಪರಿಯಾಗಿದ್ದಿತು

“ಮಾತೃ ಶ್ರೀ ದೌಲತ್‌ರಾಣಿಯವರೇ,

“ನಾನು ನ್ರಯಾಸದಿಂದ ಇಯಜ್‌ಖಾನರವರನ್ನು ಅನ್ವೇಷಣ ಮಾಡಿದೆ. ಅವರು ಸುಖದಿಂದ ಇದಾರೆ ತಮ್ಮನ್ನು ಮತ್ತು ರಾಧಾರಾಣಿಯವರನ್ನು ಬಹಳವಾಗಿ ವಿಚಾರಿಸಿದರು ಅವರು ಈಗ ಸುಲ್ತಾನರವರನ್ನು ಮರತೇಬಿಟ್ಟಿದ್ದಾರೆಂದು ಹೇಳಬಹುದು ತಾವು ಇನ್ನು ಒಂದು ವಾರದೊಳಗಾಗಿ ಕನ್ನಡಜಿಲ್ಲೆಗೆ ಬಂದರೆ, ಅವರ ಸಮಾಚಾರವನ್ನು ಪೂರ್ತಿಯಾಗಿ ತಿಳಿಯಬಹುದು. ಆದರೆ ದಕ್ಷಿಣ ಕನ್ನಡದಲ್ಲಿ ಮಹಾವಿಪ್ಲವವು ಎದ್ದಿದೆ ಸುಲ್ತಾನರ ಕಡೆಯವರು ವಿಪ್ಲವದ ಮೂಲವುರುಷನಾದ ಭಕ್ತಿಯನ್ನು ಹಿಡಿಯಲು ಸರ್ವಪ್ರಯತ್ನವನ್ನೂ ಮಾಡುತ್ತಿದ್ದಾರೆ. ಈ ವಿಪ್ಲವಕಾಲದಲ್ಲಿ ತಾವು ಈ ಪ್ರಾಂತ್ಯ ಬರುವುದು ಅಷ್ಟು ಕ್ಷೇಮವಲ್ಲ. ಆದರೆ ವಿಪ್ಲವಕಾರರು ಸ್ತ್ರೀಯರಮೇಲೆ ಕೈ ಎತ್ತುವುದಿಲ್ಲವಂತೆ ತಮ್ಮಂಥಾ ವೀರರಮಣೀಯರಿಗೆ ಭಯವೆಲ್ಲಿ ಬಂತು ?

“ಆದರೆ ದಕ್ಷಿಣಕನ್ನಡವು ಸುಲ್ತಾನರ ಕೈತಪ್ಪಿಹೋದಂತೆಯೇ !

ತಮ್ಮ ಸೇವಕ

ಹುಸೇನ್‌ಖಾನ್”

ಈ ಪತ್ರವನ್ನು ಗೋಪಾಲನ ಕೈಗೆ ಕೊಟ್ಟು ಅವನನ್ನು ಗುಪ್ತವೇಷದಿಂದ ನಗರಕ್ಕೆ ಹೋಗುವಂತೆ ಆಜ್ಞಾಪಿಸಿದನು ಅವನು ಹೂರಡುವಾಗ ಅವನ ಕೈಗೆ ಮತ್ತೊಂದು ಪತ್ರವನ್ನು ಕೊಟ್ಟು ಇದನ್ನು ಬಹಳ ಎಚ್ಚರಿಕೆಯಿಂದ ತೆಗೆದುಕೊಂಡು ಹೋಗಬೇಕು ದೌಲತ್‌ರಾಣಿಯವರ ಪತ್ರವು ಸುಲ್ತಾನರ ಕಡೆಯವರಿಗೆ ಸಿಕ್ಕಿದರೂ ಅಪಾಯವಿಲ್ಲ ಈ ಪತ್ರವು ಮಾತ್ರ ಶತ್ರುಗಳ ಕೈಗೆ ಸಿಕ್ಕಕೂಡದು ನೀನು ಆಕ ಸ್ವಾತ್ ಶತ್ರುಗಳ ಕೈಗೆ ಸಿಕ್ಕಿದರೆ ಈ ಪತ್ರವನ್ನು ಸಂಪೂರ್ಣವಾಗಿ ನಾಶಗೊಳಿಸಿ ಬಿಡಬೇಕು” ಎಂದು ಹೇಳಿದನು ಅದು ಘಾತಿಮಾಬೇಗಂವರಿಗೆ ಬರೆದಿದ್ದ ಪತ್ರ ಗೋಪಾಲನು ಘಕೀರನ ವೇಷವನ್ನು ಧರಿಸಿಕೊಂಡು ಎರಡು ಪತ್ರಗಳನ್ನೂ ತೆಗೆದು ಕೊಂಡು ಹೊರಟನು

ಯಾವ ಅಡಚಣೆಯೂ ಇಲ್ಲದೆ ನಗರಕ್ಕೆಹೋಗಿ ತಲಪಿದನು ದರಿಯಾಬಾಗಿಗೆ ಹೋಗಿ ದೌಲತ್‌ರಾಣಿಯವರ ಭೇಟಿ ಮಾಡಿದನು ಆ ಪತ್ರವನ್ನು ಲಗುಬಗೆಯಿಂದ ಓದಿದರು ಘಕೀರನನ್ನು ವಿಶ್ರಮಿಸಿಕೊಳ್ಳುವಂತೆ ಹೇಳಿ ರಾಧಾರಾಣಿಯ ಹತ್ತಿರ ಹೋಗಿ ಆ ಪತ್ರವನ್ನು ತೋರಿಸಿದಳು ಅವರಿಬ್ಬರೂ ಆ ಪತ್ರಿಕೆಗೆ ನಾನಾವಿಧವಾದ ಅರ್ಥಗಳನ್ನು ಮಾಡಿ ಮಾತನಾಡಿಕೊಂಡರು.

ರಾಧಾರಾಣಿಯು “ದೌಲತ್ ! ಆ ವಿಷ್ಣುವಕಾರನಾದ ಭಕ್ತಿಯೇ ಇಯಜ್‌ಖಾನ ರಿರಬಹುದೆ ?” ಎಂದಳು

ದೌಲತ್ತಳು ನಕ್ಕು “ರಾಧಾರಾಣಿಯವರೇ ! ತಮ್ಮ ಬುದ್ಧಿಯು ಇಷ್ಟು ಕುಂಠಿತ ವಾಯಿತೇಕೆ ? ನುಹಾಪುರುಷರಾದ ಖಾನರು ವಿಷ್ಣುವ ಮಾಡುವರೇ ? ಸರ್ವಥಾ ಇಲ್ಲ! ಈ ಭಕ್ತಿಯು ಯಾರೋ ಒಬ್ಬ ಬಿಸಿ ರಕ್ತದ ಯುವಕನಿರಬೇಕು ಸಾಹಸಿಯೇ ಇರ ಬಹುದು ಪಾಪ ! ಆದರೇನು ಜನಾಬುದ್ದೀನರ ಕೈಗೆ ಸಿಕ್ಕಿ ಅನ್ಯಾಯವಾಗಿ ಸಾಯುವನು.” ಎಂದಳು.

ದೌಲತ್ ಮತ್ತು ರಾಧಾರಾಣಿಯವರು ಮಂಗಳೂರಿಗೆ ಹೊರಡುವುದೆಂದೂ ಅಲ್ಲಿ ಇಯಜ್‌ಖಾನರ ದರ್ಶನವಾಗುವುದೆಂದೂ ನಿಶ್ಚಯಿಸಿದರು ಆ ಘಕೀರನನ್ನು ಕರೆಕಳುಹಿಸಿ “ಘಕೀರರೇ ! ನೀನುಗೆ ಈ ಹುಸೇನ್‌ಖಾನರಿರುವ ಸ್ಥಳವು ಗೊತ್ತಿದೆಯೋ ?” ಎಂದು ರಾಧಾರಾಣಿಯು ಕೇಳಿದಳು ಘಕೀರ—“ರಾಣಿಯವರೇ ! ಚೆನ್ನಾಗಿ ಬಲ್ಲೆ ”

ರಾಧಾ—“ತಾವು ನಮ್ಮ ಜೊತೆಯಲ್ಲಿಯೇ ಬರುತ್ತಿರಾ ? ನಮಗೆ ಹುಸೇಖಾನರವ ತಾವನ್ನು ತೋರುತ್ತೀರಾ ?”

ಫಕೀರ—“ನಾನು ತಮ್ಮ ಜೊತೆಯಲ್ಲಿ ಬರಲು ಒಪ್ಪುವುದಿಲ್ಲ ತಾವು ರಾಜಕೀಯ ಮಹಾ ವ್ಯಕ್ತಿಗಳು ತಮ್ಮ ಜೊತೆಯಲ್ಲಿ ನನ್ನಂತಹವರಿದ್ದರೆ ಅಪಾಯವಿದೆ. ತಾವು ಮಂಗಳೂರಿನ ಅರಮನೆಯಲ್ಲಿ ಬಂದಿಳಿದರೆ ಹುಸೇಖಾನರು ಅಲ್ಲಿಗೆ ಬಂದು ಸನ್ನಿಧಾನದ ಭೇಟಿ ಮಾಡುವಂತೆ ಏರ್ಪಾಡು ಮಾಡುತ್ತೇನೆ.

ರಾಧಾ—ಫಕೀರರೇ ! ನಮ್ಮ ಜೊತೆಯಲ್ಲಿದ್ದರೆ ನಿಮಗೇನು ಅಪಾಯ ?”

ಫಕೀರ—ರಾಣಿಯವರೇ ! ದಕ್ಷಿಣ ಕನ್ನಡದಲ್ಲಿ ವಿಪ್ಲವವು ಬಹಳ ಉಗ್ರ ರೂಪವನ್ನು ತಾಳಿದೆ ಸುಲ್ತಾನರ ಕಡೆಯವರು ಯಾರೇ ಆಗಲಿ. ಅವರು ಫಕೀರರಾಗಲೀ ಗೋಸಾಯಿಗಳಾಗಲೀ ಅವರ ತಲೆಯನ್ನು ವಿದ್ರೋಹಿಗಳು ಹಾರಿಸಿಬಿಡುತ್ತಾರೆ !

ದಾಲತ್—ಅಚ್ಚಾ ! ವಿದ್ರೋಹಿಗಳು ಅಷ್ಟು ಗಟ್ಟಿಗರೇ !

ಫಕೀರ—ಹೌದು ! ತಾಯಿ ! ಸಂದೇಹವೇನು ? ಈ ಬಾರಿ ನಗರದ ದಿವಾಳರು ಹೋಗಲೀ, ಸ್ವಯಂ ಸುಲ್ತಾನರೇ ಬರಲಿ ಈ ವಿದ್ರೋಹವನ್ನು ಅಣಗಿಸಲಾಗುವುದಿಲ್ಲ ಕ್ರಾಂತಿಗೇ ಜಯ

ದಾಲತ್ಗಳು ನಕ್ಕಳು

ದಾಲತ್—ಫಕೀರರೇ ನಮಗೇಕೆ ಈ ವಿದ್ರೋಹದ ಚಿಂತೆ ? ಅದರೂ ಆ ಭಕ್ತಿಯನ್ನು ಒಂದು ಬಾರಿ ನೋಡಬೇಕೆನಿಸುತ್ತದೆ

ಫಕೀರ—ಹೌದು ರಾಣಿಯವರೇ, ಅಂತಹ ಮಹಾವುರುಷನೇ ಅವನು.

ದಾಲತ್—ಫಕೀರರೇ, ನೀವು ಆ ಭಕ್ತಿಯನ್ನು ನೋಡಿದ್ದೀರೇನು ?

ಫಕೀರ—ನೋಡಿದ್ದೇನೆ

ದಾಲತ್—ನೀವು ಚಿಕ್ಕವಯಸ್ಸಿನವರಂತೆ ಕಾಣುತ್ತೀರಿ ನೀವೇಕೆ ಫಕೀರ ರಾದಿರಿ

ಫಕೀರ—ರಾಣಿಯವರೇ, ನಾನು ನಿಜವಾದ ಫಕೀರನಲ್ಲ. ವೇಷಧಾರಿ.

ದಾಲತ್—ಈ ವೇಷವೇಕೆ ನಿಮಗೆ ?

ಫಕೀರ—ಈ ವಿಪ್ಲವ ಕಾಲದಲ್ಲಿ ಈ ವೇಷವಿದ್ದರೆ ಉಭಯ ಪಕ್ಷಗಳಿಂದಲೂ ರಕ್ಷಣೆ ಇದೆ.

ದಾಲತ್—ಹಾಗಾದರೆ ನಿಮ್ಮ ನಿಜವಾದ ಪರಿಚಯವನ್ನು ಕೊಡುವಿರಾ ?

ಫಕೀರ—ನನ್ನ ಪರಿಚಯವೇ ? ಅದರಿಂದ ನಿಮಗೇನು ಲಾಭ ? ರಾಣಿಯವರೇ ನಾನೊಬ್ಬ ವಿದ್ರೋಹಿ ?

ದಾಲತ್ತಳೂ ಕಾಥೆಯೂ ಚಕಿತರಾದರು.

ಫಕೀರ—ರಾಣಿಯವರೇ! ನನಗೆ ಅಪ್ಪಣೆ ಕೊಡಿರಿ! ನಾನು ಹೊರಡುತ್ತೇನೆ
ದಾಲತ್—ಎಲ್ಲಿಗೆ ಹೋಗುತ್ತೀರಿ!

ಮಂಗಳೂರಿಗೆ ಹಿಂದಿರುಗುತ್ತೇನೆ

ರಾಧೆ—(ನಗುತ್ತಾ) ಫಕೀರರೇ ಬಹಳ ದಣಿದು ಬಂದಿದ್ದೀರಿ ಈ ರಾತ್ರಿ ಇಲ್ಲಿ
ವಿಶ್ರಮಿಸಿಕೊಳ್ಳಿರಿ. ನಾಳೆ ಪ್ರಯಾಣಮಾಡಬಹುದು.

ಫಕೀರ—ರಾಣಿಯವರೇ ನಾನು ವಿದ್ಯೋಹಿ ಇಲ್ಲಿ ಹೇಗಿರಲಿ ?

ರಾಧಾ—ನೀವು ನಮ್ಮ ವಿದ್ಯೋಹಿಗಳಲ್ಲ ! ನಮ್ಮ ಕಾರ್ಯಾರ್ಥವಾಗಿ ಇಲ್ಲಿಗೆ
ಬಂದಿದ್ದೀರಿ. ನಿಮ್ಮನ್ನು ಉಪಚರಿಸುವುದು ನಿಮಗೆ ರಕ್ಷಣೆ ಕೊಡುವುದು ನಮ್ಮ
ಕರ್ತವ್ಯ

ದಾಲತ್—ಫಕೀರರೇ ತಮ್ಮಲ್ಲಿ ಮತ್ತೊಂದು ಮಾತು ಹೇಳಬೇಕಾಗಿದೆ
ತಮಗೂ ಈ ಹುಸ್ನೇಖಾನರಿಗೂ ಹೇಗೆ ಸ್ನೇಹ ?

ಫಕೀರ—ನನಗೂ ಅವರಿಗೂ ಸ್ನೇಹವಿಲ್ಲ ನಮ್ಮ ಭಕ್ಷಿಯವರಿಗೂ ಹುಸ್ನೇ
ಖಾನರಿಗೂ ಏಕದೇಹನ್ಯಾಯ

ಇಬ್ಬರು ರಾಣಿಯರ ಮುಖವೂ ವಿವರ್ಣವಾಯಿತು

ಫಕೀರ—(ದಾಲತ್ ರಾಣಿಯವರ ಕಡೆ ತಿರುಗಿ) ರಾಣಿಯವರೇ! ನಮ್ಮಲ್ಲಿ
ತಮಗೆ ಸಂದೇಹವಾಗಿದೆಯೇನು ? ಇದರಲ್ಲೇನೋ ವಿದ್ಯೋಹಿಗಳ ಪಿತೂರಿಯಿದೆ
ಯೆಂದು ಭಯಪಡುವಿರೇನು ?

ದಾಲತ್—ಇಲ್ಲ. ಫಕೀರರೇ, ನಮಗೆ ಭಯವೆಂಬುದೇ ಇಲ್ಲ. ಇದೆಲ್ಲಾ
ವಿಚಿತ್ರವಾಗಿದೆ

ರಾಧಾರಾಣಿಯು ಫಕೀರನಿಗೆ ಭೋಜನ ವಿಶ್ರಾಂತಿಗಳಿಗೆ ತಕ್ಕ ಏರ್ಪಾಡು
ಮಾಡಿ, “ಫಕೀರರೇ! ನೀವು ಇಂದು ದರಿಯಾಬಾಗಿನಲ್ಲಿ ಸುಖವಾಗಿ ಕಳೆಯಿರಿ.
ನಾಳೆಯ ದಿನ ನಿಮ್ಮನ್ನು ಕಳಿಸಿಕೊಡುವೆವು” ಎಂದಳು.

ಗೋಪಾಲನು ದರಿಯಾಬಾಗಿಗೆ ಬಂದುದು ಇದೇನು ಹೊಸದಲ್ಲ ಅವನಿಗೆ
ಇಲ್ಲಿಯ ವಿದ್ಯಮಾನಗಳೆಲ್ಲವೂ ಚೆನ್ನಾಗಿ ಗೊತ್ತಿದೆ ಬಹಳ ಉಪಾಯದಿಂದ
ಘಾತಿಮಾ ಬೇಗಂರನ್ನು ಕಂಡುಮಾತನಾದಿದನು ಅವರಿಗೆ ಭಕ್ಷಿಯ ಪತ್ರಿಕೆಯನ್ನು
ತಲುಪಿಸಿದನು.

ಘಾತಿಮಳು ಆ ಪತ್ರಿಕೆಯನ್ನು ಬಿಚ್ಚಿ ಓದಿದಳು ಪುನಃ ಪುನಃ ಓದಿದಳು.
ಕಣ್ಣುಗಳಲ್ಲಿ ನೀರು ಸುರಿಯುತ್ತಿತ್ತು, ಮೈ ನಡುಗುತ್ತಿತ್ತು ! ಪತ್ರಿಕೆಯ ವಿವರವು
ಹೀಗಿತ್ತು.

“ಪ್ರಿಯ ಸಹೋದರಿ ಫಾತಿಮಾಬೇಗಂವರೇ !

“ಮಂಗಳೂರಿನಲ್ಲಿ ವಿಪ್ಲವವು ಧಗಧಗನೆ ಉರಿಯುತ್ತಿದೆ. ಇಲ್ಲಿ ಸುಲ್ತಾನರ ಅಧಿಕಾರವು ಹೋಗಿಬಿಟ್ಟಿದೆ ನಾವು ಈ ರಾಜ್ಯವನ್ನು ಇಂದೋ ನಾಳೆಯೋ ಹಿಡಿಯುತ್ತೇವೆ ನಾವು ಈ ರಾಜ್ಯದ ಅಧಿಕಾರಿಗಳೆಂದು ಡಂಗುರ ಹೊಡಿಸಿಲ್ಲವೇ ಹೊರತು ಈಗ ನಿಜವಾದ ಅಧಿಕಾರಿಗಳು ನಾವೇ ಆಗಿದ್ದೇವೆ.

“ನಗರದ ದಿವಾಣವರು ವಿಪ್ಲವವನ್ನು ಅಣಗಿಸಲು ಇಲ್ಲಿಗೆ ಬರುತ್ತಾರಂತೆ. ಅವರು ವೀರಾಗ್ರೆಸರರೆಂಬುದನ್ನು ನಾನು ಬಲ್ಲೆ ಆದರೆ ಅವರಿಗೆ ಪರಾಭವವು ಕಟ್ಟಿಟ್ಟಿದೆ ಸ್ವಯಂ ಸುಲ್ತಾನರೇ ಬಂದಿದ್ದರೂ ಇಷ್ಟೆ ಆದರೂ ಜಯಾಪಜಯಗಳು ಸ್ಥಿರವಲ್ಲ ನಮ್ಮನ್ನು ಹಿಡಿದು ಶೂಲಕ್ಯೇರಿಸಬೇಕೆಂದು ಸುಲ್ತಾನರ ಆಜ್ಞೆಯಾಗಿದೆ.

ನಾವು ಗೆದ್ದರೆ ಈ ರಾಜ್ಯದ ರಾಜತ್ವವು ನಮ್ಮದು ತಮ್ಮ ಸಂಕಲ್ಪವು ಫಲಿಸಿದಂತಾಯಿತು ದೈವಯೋಗದಿಂದ ನಾನು ಸುಲ್ತಾನರ ಕಡೆಯವರ ಕೈಗೆ ಸಿಕ್ಕಿಬಿಟ್ಟರೆ ನನ್ನನ್ನು ಶೂಲಕ್ಯೇರಿಸುವುದು ಖಂಡಿತ ಒಂದು ಪಕ್ಷ ಹಾಗಾದರೆ ತಾವು ದುಃಖಿಸಬೇಡಿರಿ ಇದೇ ತಮ್ಮ ಸೋದರನ ಕಡೆಯ ವಂದನೆಗಳು

ತಮ್ಮ ಪ್ರೀತಿಯ ಸಹೋದರ

ಭಕ್ತಿ”

ಮಾರನೆಯ ದಿನ ಗೋಪಾಲನು ರಾಣಿಯವರ ಅಪ್ಪಣೆ ಪಡೆದು ಹೊರಟನು. ಹೊರಡುವ ಮುನ್ನ ಫಾತಿಮಾಬೇಗಂವರನ್ನು ಭೇಟಿ ಮಾಡಿದನು “ನಾನು ಅಲ್ಲಿಗೆ ಬಂದು ಭಕ್ತಿಯವರ ಭೇಟಿ ಮಾಡುವುದಾಗಿ ತಿಳಿಸು” ಎಂದು ಅವರು ಹೇಳಿದರು. ಗೋಪಾಲನು ದಕ್ಷಿಣಕನ್ನಡಕ್ಕೆ ಹೋಗಿ ಸೇರಿದನು

ವಿಪ್ಲವವು ಭಯಂಕರ ರೂಪವನ್ನು ತಾಳಿತ್ತು ಎಲ್ಲೆಲ್ಲಿಯೂ ಸರ್ಕಾರದ ಭಂಡಾರಗಳನ್ನು ಲೂಟಿ ಮಾಡಲಾರಂಭಿಸಿದರು ಒಂದರ ಮೇಲೊಂದರಂತೆ ದುಷ್ಟರಾದ ಅಧಿಕಾರಿಗಳ ಕೊಲೆಗಳಿಗೆ ಆರಂಭವಾಯಿತು. ಸರ್ಕಾರದ ಅಧಿಕಾರಿಗಳು ಎಷ್ಟೋ ಜನ ಯುವಕರನ್ನು ಗುಂಡುಹೊಡೆದು ಕೊಂದರು

ಕುತುಬುದ್ದೀನನು ತನ್ನ ಸರ್ವ ಶಕ್ತಿಯನ್ನೂ ವಿನಿಯೋಗಿಸಿ ಭಕ್ತಿಯನ್ನು ಹಿಡಿಯಬೇಕೆಂದು ಪ್ರಯತ್ನ ಮಾಡುತ್ತಿದ್ದನು ಭಕ್ತಿಯನ್ನು ಹಿಡಿದುಕೊಟ್ಟರೆ ಹೆಚ್ಚು ಹಣ ಕೊಡುವುದಾಗಿ ಕೆಲವರಿಗೆ ಗುಪ್ತವಾಗಿ ವಾಗ್ದಾನ ಮಾಡಿದ್ದನು. ನಗರದ ದಿವಾಣವರು ಬಂದು ಮಂಗಳೂರಿನ ಅಧಿಕಾರವನ್ನು ವಹಿಸಿಕೊಳ್ಳುತ್ತಾರೆಂದು ತನ್ನನ್ನು ಸುಲ್ತಾನರ ಸಮ್ಮುಖಕ್ಕೆ ಕಳುಹಿಸುತ್ತಾರೆಂದು ಗೊತ್ತಾಗಿಹೋಗಿತ್ತು. ಸುಲ್ತಾನರ ಸಮ್ಮುಖಕ್ಕೆ ಹೋದರೆ ಅಲ್ಲಿಗೆ ತನ್ನ ಭವಿಷ್ಯವು ತೀರಿತೆಂದು ಖಚಿತ ಮಾಡಿಕೊಂಡಿದ್ದನು.

ಭಕ್ತಿಯು ಈ ವಿಪ್ಲವಕಾರರೊಡನೆ ಸೇರಿರುವುದೇನೋ ನಿಜ! ಆದರೆ ಇವನೇ ಮೂಲವುಷನಲ್ಲವೆಂದೂ ಕಾರ್ಕಳದಲ್ಲಿರುವ ಫಕೀರನೋ ಅಧವಾ ಮತ್ತುವನೋ ಈ ವಿಪ್ಲವದ ಮೂಲವುಷನೆಂದೂ ಅವನ ನಂಬಿಕೆ ಇತ್ತು ಒಂದೆರಡು ದಿನಗಳಲ್ಲಿ ಈ ಭಕ್ತಿಯನ್ನು ಹೇಗಾದರೂ ಮಾಡಿ ಹಿಡಿಯಬೇಕು ಅವನೊಡನೆ ಸ್ನೇಹ ಮಾಡಿ ಕೊಳ್ಳಬೇಕು ಈ ಸಿತೂರಿಯೆಲ್ಲಾ ಇಂಗ್ಲೀಷರದೋ ಅಧವಾ ಮರಾಟರದೋ, ಎಂದು ಸಾಬೀತು ಮಾಡಿಡಬೇಕು. ಇದೆಲ್ಲಾ ಭಕ್ತಿಯಿಂದಲೇ ಮಾಡಿಸಬೇಕು ಭಕ್ತಿಯನ್ನು ಸುಲ್ತಾನರ ಸಮ್ಮುಖಕ್ಕೆ ಕಳಿಸಬೇಕು ಅವನನ್ನು ಉಳಿಸುವ ಪ್ರಯತ್ನ ಮಾಡಬೇಕು ಇಷ್ಟು ಮಾಡಿದರೆ ತಾನು ಬದುಕಿಕೊಂಡೆ ಎಂದು ಭಾವಿಸಿದನು ಇದೆಲ್ಲಾ ದಿವಾನ್ ಮಂಗಳೂರಿಗೆ ಬರ ವುದರೊಳಗೆ ವಾಡಿಡಬೇಕು ಎಂದು ಕೊಂಡನು ಸರ್ಕಾರದ ಅಧಿಕಾರಿಗಳು ವಿಪ್ಲವದ ಮುಖಂಡರುಗಳ ಹಿಡಿಯಲು ಸರ್ವಪ್ರಯತ್ನವನ್ನೂ ಮಾಡುತ್ತಿದ್ದರು

ವೆರಡೂರು ಎಂಬ ಸ್ಥಳದಲ್ಲಿ ಗೋವಿಂದನನ್ನು ಹಿಡಿದರು ಅವನನ್ನು ಪಡು ಬಿದುರೆಗೆ ಕರೆತಂದು ಘೌಜುದಾರರಿಗೆ ಒಪ್ಪಿಸಿದರು ಘೌಜುದಾರನಿಗೆ ಆಶಾಕಿರಣವು ಮೊಳೆಯಿತು ಗೋವಿಂದನನ್ನು ಬಹಳ ಆದರದಿಂದ ಮಾತನಾಡಿಸಿದನು ಅವನಿಗೆ ನಾನಾವಿಧವಾಗಿ ಬೋಧನೆ ಮಾಡಿದನು

ಘೌಜುದಾರ್ ಗೋವಿಂದ್! ಹಿಂದೆ ಒಂದುಬಾರಿ ನಾನು ನಿನ್ನನ್ನು ನೋಡಿದ್ದೆ ಅಂದೇ ನಾನು ನಿನಗೆ ಹೇಳಿದೆ ನಿನ್ನನ್ನು ನೋಡಿದರೆ ನನಗೆ ನಿನ್ನ ಮೇಲೆ ಬಹಳ ಪ್ರೀತಿಯುಹುಟ್ಟುತ್ತಿದೆಯೆಂದು ಅಂದು ನಿನ್ನ ಮೇಲಿನ ಕರುಣೆಯಿಂದ ನಿನಗೆ ಜೀವ ದಾನ ಮಾಡಿದೆ ಪುನಃ ಈ ಕೆಲಸಕ್ಕೆ ಏಕೆ ಹೋದೆ ! ಪುನಃ ಏಕೆ ಸಿಕ್ಕಿಕೊಂಡೆ ? ಈಗ ನಾನು ನಿನ್ನನ್ನು ಹೇಗೆ ತಪ್ಪಿಸುವುದು ?

ಗೋವಿಂದ—ಘೌಜುದಾರನೆ ! ನೀನು ಅಂದು ನನ್ನನ್ನು ಬಿಟ್ಟೆ ನಿಜ, ಆದರೆ ನನ್ನ ಮೇಲಿನ ಕರುಣೆಯಿಂದ ಬಿಡಲಿಲ್ಲ ಅಂದೂ ನಿನ್ನ ಕರುಣೆಯು ನನಗೆ ಬೇಕಾಗಿ ರಲಿಲ್ಲ ಇಂದೂ ಬೇಕಾಗಿಲ್ಲ ನೀನು ಮೋತೀಬೀ ಮೋಹದಿಂದ ನನ್ನನ್ನು ಬಿಟ್ಟೆ. ನೀನು ಅಂದು ನನ್ನನ್ನು ಕೊಲೆ ಮಾಡಿದ್ದರೆ ಈ ಮಂಗಳೂರು ಅಂದೇ ನಿಮ್ಮ ಕೈ ತಪ್ಪಿಹೋಗುತ್ತಿತ್ತು ಅಷ್ಟೆ ಅಲ್ಲ, ನಿನ್ನ ಮೋತೀಬೀ ಅಂದೇ ನಿನ್ನನ್ನು ಕೊಂದು ತಾನು ಪ್ರಾಣ ತೆಗೆದುಕೊಳ್ಳುತ್ತಿದ್ದಳು ನಿನ್ನಿಂದ ಅವಳ ತಾಯಿಯು ಮರುಮರುಗಿ ಸತ್ತಳು. ನಿನ್ನ ಕೈಯಿಂದಲೇ ಅವಳ ಸಹೋದರನು ಸತ್ತಿದ್ದರೆ, ಅವಳು ಮಾನವಿಯಾಗಿದ್ದರೆ ನಿನ್ನನ್ನು ಕ್ಷಮಿಸುತ್ತಿರಲಿಲ್ಲ ನೀನು ನನಗಾಗಿ ಪರಿತಾಪ ಪಡಬೇಡ. ನೀನು ನನಗಾಗಿ ಪರಿತಾಪ ಪಟ್ಟುಕೋ ಏಕೆಂದರೆ ಇವು ನಿನ್ನ ಕಡೆಯ ದಿನಗಳು.

ಘೌಜುದಾರ್—ಗೋವಿಂದ, ನೀನು ಎಲ್ಲಾ ಬಲ್ಲೆ ! ಮುಚ್ಚಿಡುವುದರಿಂದ ಫಲ ವೇನು ? ನಾನು ನನ್ನ ಮೋತೀಬೀಯನ್ನು ಪ್ರಾಣಕ್ಕಿಂತಲೂ ಹೆಚ್ಚಾಗಿ ಪ್ರೀತಿಸುತ್ತೇನೆ ಈಗ ಅವಳು ನನ್ನ ಪತ್ನಿ ನೀನು ನನ್ನ ಬಂಧು ನೋಡು, ನಿಮ್ಮ ವಿಪ್ಲವವು ಜಯಿಸುವುದಿಲ್ಲ ಕೊನೆಗೆ ಸುಲ್ತಾನರ ದಂಡು ಬಂದು ನಿಮ್ಮೆಲ್ಲರನ್ನು ಧ್ವಂಸ ಮಾಡಿ ಬಿಡುತ್ತಾರೆ ನೀನು ನನಗೆ ಭಕ್ತಿಯನ್ನು ತೋರಿಸಿಕೊಡು ನಾನು ಅವನಿಗೆ ಯಾವ ತೊಂದರೆಯನ್ನು ಕೊಡುವುದಿಲ್ಲ ಅಪಮಾನ ಮಾಡುವುದಿಲ್ಲ ಅವನಲ್ಲಿ ಸ್ನೇಹ ಮಾಡಿ ಕೊಳ್ಳುತ್ತೇನೆ ಅದರಿಂದ ನಾವೆಲ್ಲರೂ ಸುಖವಾಗಿರಬಹುದು

ಗೋವಿಂದ—ಆಯ್ಯೋ ! ಹುಚ್ಚ ! ಕತ್ತಿಯಿದ್ದರೆ ಕೊಡು ನನ್ನ ಪ್ರಾಣವನ್ನು ನನ್ನ ಕೈಯಿಂದಲೇ ಕಿತ್ತು ನಿನ್ನ ಕೈಗೆ ಕೊಡುತ್ತೇನೆ ನಾನು ಭಕ್ತಿಯನ್ನು ನೀನಿಗೆ ಹಿಡಿದು ಕೊಡುವುದೇ ? ಅದನ್ನೆಂದಿಗೂ ಸ್ಮರಣೆ ಮಾಡಬೇಡ, ಭಕ್ತಿಯನ್ನು ನೀನು ಹಿಡಿಯಲಾರೆ ನಿಮ್ಮ ಸುಲ್ತಾನರ ಸೈನ್ಯವು ಇಲ್ಲಿಗೆ ಬಂದು ಏನೂ ಮಾಡಲಾರದು ಈಗ ಇಲ್ಲಿಗೆ ನಿಮ್ಮ ಸೈನ್ಯವು ಬಂದರೆ ಈ ಇಡೀ ದಕ್ಷಿಣ ಕರ್ನಾಟಕವು ಜ್ವಾಲಾ ಮುಖಿಯಂತೆ ಸಿಡಿದು ಅಗ್ನಿ ವರ್ಷವನ್ನು ಕಾರುತ್ತದೆ ಈ ಬಾರಿಗೆ ಮಂಗಳೂರು ನಿಮ್ಮ ಕೈ ಬಿಟ್ಟು ಹೋಯಿತು ಇದಕ್ಕೆ ನೀನೇ ಕಾರಣ ವಿಪ್ಲವಕಾರರಾದರೂ ಇಂದೋ ನಾಳೆಯೋ ನಿನ್ನ ಪ್ರಾಣಾಪಹಾರ ಮಾಡುತ್ತಾರೆ ನೀನು ತಪ್ಪಿಸಿಕೊಂಡು ಉಳಿದರೆ ಸುಲ್ತಾನರು ನಿನ್ನನ್ನು ಗಲ್ಲಿಗೇರಿಸುತ್ತಾರೆ ನೀನಿಗೆ ಇದು ಕಡೆಯ ದಿನ

ಘೌಜುದಾರನು ನಿರಾಶನಾಗಿ ಗೋವಿಂದನನ್ನು ಗುಪ್ತವಾಗಿ ಬಂಧನದಲ್ಲಿರಿಸಿ ಹೊರಟುಹೋದನು

ತನ್ನ ಅಂತಃಪುರದಲ್ಲಿ ಮಾಧವಿ ಯಿರುವ ಮಹಲಿಗೆ ಹೋಗಿ ಅವಳನ್ನು ಭೇಟಿ ಮಾಡಿದನು ಮಾಧವಿಯು ವಿಲಾಸಮಯಿ ಅವಳಿಗೆ ಹೊರಗಡೆ ಧೂಮಾವೃತ ವಾಗಿರುವ ಜಗತ್ತು ಕಾಣುತ್ತಲೇ ಇಲ್ಲ ಕುತುಬುದ್ದೀನನು ತನ್ನನ್ನು ಪ್ರಾಣಕ್ಕಿಂತಲೂ ಹೆಚ್ಚಾಗಿ ಪ್ರೀತಿಸುತ್ತಾನೆ ಸರ್ವ ಸೌಖ್ಯಗಳೂ ತನಗಿದೆ ಮತ್ತೇನು ಬೇಕು ? ಅವಳು ನಗುತ್ತ ಕುಣಿಯುತ್ತ ಬಳಕುತ್ತ ಬಂದು ಬಾಹುಗಳಿಂದ ಕುತುಬುದ್ದೀನನನ್ನು ಆಲಂಗಿಸಿ ಚುಂಬಿಸಿದಳು ಕುತುಬುದ್ದೀನನ ಮುಖದಲ್ಲಿ ಜೀವಕಳೆಯೇ ಇಲ್ಲ ನಿಸ್ಸತ್ಯನಾಗಿ ನಿಸ್ತೇಜಸ್ಕನಾಗಿದ್ದಾನೆ ಅವನು ಮಾಧವಿಯ ಬಾಹುಬಂಧನ ದಿಂದ ಬಿಡಿಸಿಕೊಂಡು ಆಸನದಲ್ಲಿ ಕುಳಿತನು ಮಾಧವಿಯೂ ಅವನ ಸಮೀಪದಲ್ಲಿ ಕುಳಿತಳು ಅವನು ನಿರ್ವಿಣ್ಣನಾಗಿ ಸ್ವಲಿತ ವಚನಗಳಿಂದ ಮಾತನಾಡತೊಡಗಿದನು. “ಮಾಧವಿ ! ನಾನು ನಿನ್ನನ್ನು ನೋಡಿದಂದಿನಿಂದ ಒಂದೇ ವಿಧವಾಗಿ ಪ್ರೀತಿ ಮಾಡಿದೆ ನೀನು ನನ್ನಲ್ಲಿ ಒಲಿದು ಬಂದೆ ನಿಮ್ಮ ಬಂಧುಗಳು ಈ ಹಿಂದೂಜನ ನಾನು ಬಲಾತ್ಕರಿಸಿ ನಿನ್ನನ್ನು ತಂದೆನೆಂದು ದೂರುತ್ತಾರೆ ಅದರಿಂದ ಈಗ ಏನೂ

ಬಾಧಕವಿಲ್ಲ. ನನ್ನ ನಿನ್ನ ಋಣಾನುಬಂಧ ತೀರಿತು ನೀನು ಹೊರಟುಹೋಗು ಎಲ್ಲಿಯಾದರೂ ಸುಖವಾಗಿರು. ನಿನ್ನ ಆಭರಣಗಳನ್ನೆಲ್ಲಾ ನೀನೇ ತೆಗೆದುಕೊಂಡು ಹೋಗು ಬೇಕಾದಷ್ಟು ಹಣ ಕೊಡುತ್ತೇನೆ ಮತ್ತೇನು ಮಾಡಬಲ್ಲೆ?" ಎಂದು ಹೇಳಿದನು.

ಆನ ಕಣ್ಣುಗಳಲ್ಲಿ ನೀರು ಸುರಿಯುತ್ತಿತ್ತು

ಮಾಧವಿಗೆ ಗಾಬರಿಯಾಯಿತು ಅವಳಿಗೆ ತಡೆಯಲಾರದಷ್ಟು ದುಃಖ ಬಂತು. ಬಿಕ್ಕಿ ಬಿಕ್ಕಿ ಅಳುತ್ತಾ "ಏಕೆ, ನಾನೇಕೆ ಹೋಗಬೇಕು ? ನೀವೇಕೆ ಇಷ್ಟು ಖಿನ್ನರಾಗಿದ್ದೀರಿ ? ನನ್ನದೇನು ಅಪರಾಧ?" ಎಂದಳು

"ಅಪರಾಧ! ಅಪರಾಧವು ನನ್ನದು ವಿಪ್ಲವವು ಮೇಲೆ ಮೀರಿ ಉರಿಯುತ್ತಿದೆ. ನನ್ನ ಅಧಿಕಾರವು ಇಂದೋ ನಾಳೆಯೋ ಪರಿಸಮಾಪ್ತವಾಗುತ್ತದೆ ಈ ವಿಪ್ಲವವನ್ನು ಅಡಗಿಸಲಾಗಲಿಲ್ಲವೆಂದು ಸುಲ್ತಾನರು ನನ್ನನ್ನು ಶಿಕ್ಷಿಸುತ್ತಾರೆ ನಿನ್ನ ಸಹೋದರನು ವಿಪ್ಲವಕಾರರ ಮುಖಂಡ! ಅವನ ತಂಗಿ ನೀನೆಂದು ಸುಲ್ತಾನರವರಗೂ ವರದಿಯಾಗುತ್ತದೆ ನಾನು ವಿಪ್ಲವಕಾರರಿಗೆ ಮದತ್ತಾಗಿದ್ದೇನೆಂದೂ ತುಘಾನು ಬಂದರೂ ಬರಬಹುದು ಸರ್ಕಾರದ ಅಧಿಕಾರಿಗಳು ಗೋವಿಂದನನ್ನು ಹಿಡಿದುಬಿಟ್ಟಿದ್ದಾರೆ. ನಾನು ಅವನನ್ನು ಗಲ್ಲಿಗೇರಿಸಬೇಕು. ನನ್ನ ಕೈಯಿಂದಲೇ ಅವನ ಕೊಲೆಯಾದರೆ ನೀನೆಷ್ಟು ದುಃಖಿಸುವಿ ? ಅವರನ್ನು ಈ ಬಾರಿಯೂ ಬಿಟ್ಟುಬಿಟ್ಟರೆ ನಾನು ಗಲ್ಲಿನ ಮರಕ್ಕೆ ಏರಬೇಕಾಗುವುದು ಅದಿಲ್ಲದಕ್ಕೂ ಸಿದ್ಧನಾಗಿ ಈ ದುಃಖವಾರ್ತೆಯನ್ನು ನಿನಗೆ ಹೇಳಿ ಹೋಗಲು ಬಂದೆ. ಇದೇ ನಮ್ಮಿಬ್ಬರ ಕಡೆಯ ದರ್ಶನ!"

ಮಾಧವಿಯು ಅಳುತ್ತಾ ಕುತುಬುದ್ದೀನನನ್ನು ತಬ್ಬಿಕೊಂಡು "ಇಲ್ಲ! ಅದಾಗದು. ನಿಮಗೂ ಅಶುಭವಾಗಬಾರದು ನನ್ನ ಪ್ರೀತಿಯ ಸಹೋದರನೂ ಉಳಿದುಕೊಳ್ಳಬೇಕು. ಅಂಥದೊಂದು ಉಪಾಯ ನೀವು ಹುಡುಕಬೇಕು" ಎಂದಳು

"ಇಲ್ಲ! ಮಾಧವಿ! ಅದೆಲ್ಲಾ ಮಾಡಿ ನೋಡಿದೆ ಫಲಿಸಲಿಲ್ಲ ಗೋವಿಂದನನ್ನು ನೋಡಿ ಎಷ್ಟೋ ವಿಧವಾಗಿ ಪ್ರಾರ್ಥನೆ ಮಾಡಿದೆ ಆ ಭಕ್ಷಿಯನ್ನು ಹಿಡಿದುಕೊಡು—ಎಲ್ಲವೂ ಸರಿಹೋಗುತ್ತದೆಂದು!"

ಮಾಧವಿಯು ಆತುರದಿಂದ "ಭಕ್ಷಿಯನ್ನು ಹಿಡಿದುಕೊಟ್ಟರೆ ಎಲ್ಲಾ ಸರಿಹೋಗುವುದೇನು?" ಎಂದಳು.

"ಹೌದು!"

"ಭಕ್ಷಿಯನ್ನು ಹಿಡಿದುಕೊಡುವಂತೆ ನಾನು ನನ್ನ ಅಣ್ಣನನ್ನು ಪ್ರೇರೇಪಿಸುತ್ತೇನೆ" ಕುತುಬುದ್ದೀನನು ನಿರಾಶಫೂರಿತವಾದ ನಗುವನ್ನು ನಗುತ್ತಾ "ಮಾಧವಿ!

ಅದು ಸಾಧ್ಯವಿಲ್ಲ. ನಿನಗೆ ಈ ವಿಪ್ಲವಕಾರರ ಮನಸ್ಸು ಗೊತ್ತಿಲ್ಲ ಯಾವ ಉಪಾಯ ದಿಂದಲೂ ಅವರನ್ನು ಬಗ್ಗಿಸಲು ಸಾಧ್ಯವಿಲ್ಲ! ಅದು ಫಲವಿಲ್ಲದ ಯೋಚನೆ!" ಎಂದನು

ಮಾಧವಿ—ಸರಿ! ಆ ಭಕ್ತಿಯನ್ನು ನಾವೇ ಹಿಡಿದುತಂದರೆ ?

ಕುತುಬುದ್ದೀನ್—ನೀನೂ, ನಾನೂ, ನಿಮ್ಮಿಷ್ಟಾನೂ ಎಲ್ಲರೂ ಉಳಿದುಕೊಳ್ಳು ಒಹುದು

ಮಾಧವಿ—ಹಾ! ಆ ಭಕ್ತಿಯನ್ನು ನಾನು ಹಿಡಿದುಕೊಟ್ಟರೆ ಅವರನ್ನು ನೀವೇನು ಮಾಡುತ್ತೀರಿ? ಗೊತ್ತೇ ಇದ, ಶೂಲಕ್ಕೆ ಹಾಕುತ್ತೀರಿ ಉಹೂಂ! ನನ್ನಿಂದ ಆಗದು ನಾನು ಆ ಕೆಲಸವನ್ನು ಮಾಡಲಾರೆ

ಕುತುಬುದ್ದೀನ್—ಇಲ್ಲ! ಮಾಧವಿ! ನಾನೆಂದೂ ಅಂತಹ ಕ್ರೂರಕರ್ಮವನ್ನು ಮನಸಾರೆ ಮಾಡಿಲ್ಲ ನೀನು ಬಲ್ಲೆ ನಿನ್ನ ಪ್ರೇಮವೇ ಅದಕ್ಕೆ ಸಾಕ್ಷಿ! ನಾನು ಭಕ್ತಿಯನ್ನು ಸ್ನೇಹವಾಡಿಕೊಳ್ಳುತ್ತೇನೆ ಅದರಿಂದ ಈ ವಿಪ್ಲವವು ಶಾಂತವಾಗು ತ್ತದೆ ಭಕ್ತಿಯನ್ನು ಕಾಪಾಡುತ್ತೇನೆ ಸುಲ್ತಾನರ ಸಮ್ಮುಖದಲ್ಲಿ ಗೌರವ ಮಾಡಿ ಸುತ್ತೇನೆ

ಮಾಧವಿ—ಪ್ರಮಾಣವಾಗಿ ಹೇಳುವೆಯಾ ?

ಕುತುಬುದ್ದೀನ್—ಪ್ರಮಾಣವಾಗಿ! ನಿನ್ನ ಮೇಲಿನ ಆಣೆ

ಮಾಧವಿ—ನನ್ನ ಮೇಲಿನ ಆಣೆ! ಅಲ್ಲಾನ ಮೇಲಿನ ಆಣೆ! !

ಮಾಧವಿಯು ಆಶ್ವಾಸನದಿಂದ ಕುತುಬುದ್ದೀನನಿಗೆ ಸ್ವಲ್ಪ ಸಮಾಧಾನವಾ ಯಿತು ಸಂಧ್ಯಾಕಾಲವಾಗುತ್ತಲೇ ಮಾಧವಿಯು ಹಿಂದೂ ಹೆಂಗಸಿನಂತೆ ಸೀರೆಯ ನ್ನುಟ್ಟಳು ಕುಬುಸವನ್ನು ತೊಟ್ಟು ಹಣೆಗೆ ಕುಂಕುಮವನ್ನು ಇಟ್ಟುಕೊಂಡಳು ಇದೇನು ಅವಳಿಗೆ ಹೊಸದಲ್ಲ ಮೊದಲಿದ್ದ ವೇಷವೇ ಅದು ಈ ಅಲಂಕಾರವು ಅವಳಿಗೆ ಚೆನ್ನಾಗಿ ಒಪ್ಪುತ್ತದೆ ಸೊಂಟದಲ್ಲಿ ಗೋವಿಂದನು ಕೊಟ್ಟಿದ್ದ ಬಾಕನ್ನು ಸಿಕ್ಕಿಸಿ ಕೊಂಡಳು ತನ್ನ ಪೆಟ್ಟಿಗೆಯನ್ನು ತೆಗೆದು ಒಂದು ಚಿಕ್ಕ ಭರಣಿಯನ್ನು ಸೆರಗಿನಲ್ಲಿ ಗಂಟುಹಾಕಿದಳು ಒಬ್ಬ ಮುದುಕಿಯನ್ನು ಜೊತೆಯಲ್ಲಿ ಕರೆದುಕೊಂಡು ಮಹಲನ್ನು ಬಿಟ್ಟು ಹೊರಟಳು ಅಲ್ಲಿಂದ ಕಾರ್ಕಳಕ್ಕೆ ಪ್ರಯಾಣ ಮಾಡಿದಳು ಅಲ್ಲಿ ಒಬ್ಬ ಬ್ಬರು ವಿದ್ರೋಹಿಗಳನ್ನು ಕಂಡು ಮಾತನಾಡಿಸಿದಳು ತನ್ನನ್ನು ಸರ್ಕಾರದವರು ಹುಡುಕುತ್ತಿದ್ದಾರೆಂದೂ, ಸಿಕ್ಕಿದರೆ ಚಿತ್ರಹಿಂಸೆ ಮಾಡುತ್ತಾರೆಂದೂ, ತನ್ನನ್ನು ರಕ್ಷಣೆ ಮಾಡಬೇಕೆಂದೂ ಬೇಡಿದಳು ಯಾರೂ ಮಾತನಾಡಲಿಲ್ಲ ಅವರಷ್ಟಕ್ಕೆ ಅವರು ಹೊರಟುಹೋಗುತ್ತಿದ್ದರು

ಮಾಧವಿಯು ನುಸೀದಿಗೆ ಹೋಗಿ ಫಕೀರನನ್ನು ನೋಡಿದಳು ಅವನಿಗೆ ಕರುಣೆ ಹುಟ್ಟುವಂತೆ ಆತ್ಮಳು ತನ್ನ ಕಥೆಯನ್ನು ಚಿತ್ರವಿಚಿತ್ರವಾಗಿ ವಿಸ್ತರಿಸಿ ಹೇಳಿದಳು ತನ್ನನ್ನು ರಕ್ಷಿಸಬೇಕೆಂದು ಬೇಡಿದಳು

ಫಕೀರ—ಮಗಳೇ ನೀನೇನು ಮಾಡಿದ್ದಿ ? ನಿಜವಾಗಿ ಹೇಳು. ಯಾರನ್ನು ದರೂ ಕೊಂದುಡಿರುವೆಯಾ ?

ಮಾಧವಿ—ಇಲ್ಲ ಗೋವಿಂದನೆಂಬುವನೊಬ್ಬ ದ್ರೋಹಿಯಿದ್ದಾನೆ ಅವನು ನಮ್ಮ ಮನೆಯಲ್ಲಿ ಔತುಕೊಂಡಿದ್ದನು ಸರ್ಕಾರದವರು ಹೇಗೆಯೋ ಪತ್ತೆ ಮಾಡಿ ಅವನನ್ನು ಹಿಡಿದರು ನಾನು ಅವನನ್ನು ಮುಚ್ಚಿಟ್ಟಿದ್ದುದೇ ತಪ್ಪು. ಅಲ್ಲಿಂದ ತಪ್ಪಿಸಿಕೊಂಡು ಹೇಗೆಗೋ ಬಂದೆ

ಫಕೀರ—ಮಗಳೇ, ನನ್ನ ಜೊತೆಯಲ್ಲಿರು ಭಯವಿಲ್ಲ ಈಗ ಸರ್ಕಾರದವರ ಕೈಗೆ ಸಿಕ್ಕಿದರೂ ಕಷ್ಟ ಈ ವಿದ್ರೋಹಿಗಳ ಜೊತೆಗೆ ಸೇರಿದರೂ ಕಷ್ಟ. ನಾನು ಮಂಗಳೂರಿಗೆ ಹೊರಟಿದ್ದೇನೆ ನೀನು ನನ್ನ ಜೊತೆಯಲ್ಲಿ ಬಾ ! ನನಗೆ ಅಪಾಯ ಬಂದರೂ ನಿನ್ನ ರಕ್ಷಣೆಗೆ ಏರ್ಪಾಡು ಮಾಡುತ್ತೇನೆ ಮಗಳೇ ನಿನ್ನ ಹೆಸರೇನು ? ನಿನ್ನ ವಿವಾಹವಾಗಿದೆಯೋ ?

ಮಾಧವಿ—ಮದುವೆಯಾಗಿಲ್ಲ ನನ್ನ ಹೆಸರು ಮಾಧವಿ !

ಫಕೀರನು ಮಾಧವಿಯನ್ನು ಮಂಗಳೂರಿಗೆ ಕರೆದುಕೊಂಡು ಹೋದನು ಅಲ್ಲಿಗೆ ತಲಪುವ ಹೊತ್ತಿಗೆ ಕತ್ತಲಾಗಿತ್ತು ಫಕೀರನು ಊರು ಹೊರಗೆ ಒಂದು ಮನೆಗೆ ಕರೆದುಕೊಂಡು ಹೋದನು ಅಲ್ಲಿ ಒಬ್ಬ ಮುದುಕಿ ಇನ್ನಳು ಮಾಧವಿಯನ್ನು ಅವಳ ವಶಕ್ಕೊಪ್ಪಿಸಿ “ಇಲ್ಲಿ ಇರು, ಮಗಳೆ ! ಇಲ್ಲಿ ನಿನಗೆ ಭಯವಿಲ್ಲ” ಎಂದು ಹೇಳಿ ಹೊರಟುಹೋದನು

ಮಾಧವಿಯು ತನ್ನ ಕೆಲಸವೆಲ್ಲಾ ಕೆಟ್ಟಿತೆಂದೂ ತಾನು ಬಂದು ಇಲ್ಲೊಂದು ಕಡೆ ಬಂಧನದಲ್ಲಿ ಸಿಕ್ಕಿಕೊಂಡಂತಾಯಿತೆಂದೂ ಭಾವಿಸಿದಳು ಆ ಮುದುಕಿಯೇ ಮಾಧವಿಯ ಯೋಗಕ್ಷೇಮವನ್ನು ವಿಚಾರಿಸಿದಳು ಇವಳು ಯಥಾಪ್ತಕಾರ ತನ್ನ ಕಥೆಯನ್ನು ಹೇಳಿದಳು. ಆ ಮುದುಕಿಗೆ ಕರುಣೆಬಂತು ಅವಳು “ಮಾಧವಿ, ನೀನು ಇಲ್ಲಿರು. ರಾತ್ರಿ ಭಕ್ತಿಯು ಇಲ್ಲಿಗೆ ಬರುತ್ತಾನೆ ಅವನು ನಿನ್ನನ್ನು ಕಾಪಾಡಬಲ್ಲ” ಎಂದು ಹೇಳಿದಳು ಅವಳೆಷ್ಟೋ ವಿಪ್ಲವದ ಕಥೆಗಳನ್ನು ಹೇಳಿದಳು ವಿಪ್ಲವವು ಗೆಲ್ಲುತ್ತದೆಂದೂ ಭಕ್ತಿಯು ರಾಜನಾಗುತ್ತಾನೆಂದೂ ಉತ್ತಾಹದಿಂದ ಹೇಳಿದಳು. ಮಾಧವಿಯು ನಿಟ್ಟುಸಿರು ಬಿಟ್ಟು “ಯಾರು ರಾಜನಾದರೇನು ಅಜ್ಜಿ ! ನಾನು ಉಳಿದುಕೊಂಡರೆ ಸಾಕು ನನಗೂ ಪ್ರಾಣ ಹೋಗುತ್ತದೆಂಬ ಭಯವಿಲ್ಲ. ಮಾನ ಕೆಡಿಸುತ್ತಾರೆ ಜಾತಿ ಕೆಡಿಸುತ್ತಾರೆ ಎಂದು ಭಯ” ಎಂದಳು.

ಆ ಮುದುಕಿಯು “ನೀನು ಬೆಳಗ್ಗೆಯಿಂದ ಊಟಮಾಡಿಲ್ಲ ಸ್ವಲ್ಪ ಊಟ ಮಾಡ್ತಾ” ಎಂದು ಉಪಚರಿಸಿ ಊಟಮಾಡಿಸಿದಳು ಮಾಧವಿಯು ಭಯಪಟ್ಟವಳಂತೆ ಒಂದು ಮೂಲೆಯಲ್ಲಿ ಮುದುರಿಕೊಂಡು ಮಲಗಿದಳು ಅರ್ಧರಾತ್ರಿಯ ಸಮಯದಲ್ಲಿ ಭಕ್ತಿಯು ಬಂದನು ಅವನು ಹಜಾರದಲ್ಲಿ ಬಂದು ಕುಳಿತುಕೊಂಡನು

‘ಅಜ್ಜಿ, ಫಕೀರರು ಒಬ್ಬ ಹಿಂದೂ ಹುಡುಗಿಯನ್ನು ನಿನ್ನ ವಶಕ್ಕೆ ಒಪ್ಪಿಸಿದ್ದಾರೆನು ?”

“ಹೌದು” ಎಂದು ಹೇಳಿ, ಆ ಮೂಲೆಯಲ್ಲಿ ಮಲಗಿದ್ದ ಮಾಧವಿಯನ್ನು ಎಬ್ಬಿಸಿ ಕರೆತಂದು ಭಕ್ತಿಯ ಮುಂದೆ ನಿಲ್ಲಿಸಿದಳು

ಭಕ್ತಿ—ನೀನಾರಮ್ಯ, ನೀನೇಕ ಇಲ್ಲಿಗೆ ಬಂದೆ ?

ಮಾಧವಿ—ನಾನೊಬ್ಬ ನಿರ್ಭಾಗ್ಯಳು ಬಹಳ ಅವಗಡದಲ್ಲಿದ್ದೇನೆ ನಾನು ರಕ್ಷಣೆಗಾಗಿ ಆ ಫಕೀರನ ಹತ್ತಿರ ಒಂದೆ ಅವರು ತಂದು ನನ್ನನ್ನು ಇಲ್ಲಿಬಿಟ್ಟರು. ಇದು ವಿದ್ಯೋಹಿಗಳ ನೆಲೆಯೆಂದು ಕಾಣುತ್ತದೆ ನಾನೊಂದು ಕ್ಷಣ ಇಲ್ಲಿರುವುದಿಲ್ಲ ಈ ವಿದ್ಯೋಹಿಗಳನ್ನೆಲ್ಲಾ ಒಂದೆರಡು ದಿನದಲ್ಲಿ ಸರ್ಕಾರದವರು ಮುಟ್ಟುಹಾಕಿ ಬಿಡುತ್ತಾರೆ (ಅಜ್ಜಿಯ ಕಡೆ ತಿರುಗಿ) ಅಜ್ಜಿ ನಾನಿಲ್ಲಿರುವುದಿಲ್ಲ ಅಪ್ಪಣೆ ಕೊಡಿ ! ನಾನು ಹೋಗುತ್ತೇನೆ

ಎಲ್ಲಿಗೆ ಹೋಗುತ್ತೀಯಮ್ಮ ಈ ಅರ್ಧರಾತ್ರಿಯಲ್ಲಿ ?

ಎಲ್ಲಿಗಾದರೂ ಹೋಗುತ್ತೇನೆ

ಭಕ್ತಿ—ಬೇಡ ತಾಯಿ, ಹದರಬೇಚ, ನಾನು ನಿನ್ನ ರಕ್ಷಣೆ ಮಾಡುತ್ತೇನೆ.

ಮಾಧವಿ—ನೀನಾರು ನೀನು ಒಬ್ಬ ವಿದ್ಯೋಹಿಯಲ್ಲವೇ ?

ಹೌದು ನಾನೊಬ್ಬ ವಿದ್ಯೋಹಿ.

ಮಾಧವಿ—ನಾನು ನಿನ್ನ ಜೊತೆಯಲ್ಲಿ ಖಂಡಿತ ಇರುವುದಿಲ್ಲ ನೀನು ನನಗೊಂದು ಉಪಕಾರ ಮಾಡುತ್ತೀಯಾ ? ಏನೂ ಇಲ್ಲ ಇದನ್ನು ತೆಗೆದುಕೋ.

ಎಂದು ಮಾಧವಿಯು ಸೊಂಟದಿಂದ ಒಂದು ಬಾಕನ್ನು ತೆಗೆದು ಅವನ ಕೈಗೆ ಕೊಟ್ಟಳು “ಇದು ಗೋವಿಂದನದು ಇದನ್ನು ವಿದ್ಯೋಹಿಗಳ ಮುಖಂಡನಿಗೆ ತಲುಪಿಸಿ ಬಿಡಿ” ಎಂದಳು

ಭಕ್ತಿ—ಗಾಬರಿತಿಯಿಂದ ಇದು ನಿನಗೆಲ್ಲಿಂದ ಬಂತು

ಮಾಧವಿ—ನೀನು ಹೆಚ್ಚು ಕಥೆ ಕೇಳಬೇಡ ನಾನಿಲ್ಲಿ ಒಂದು ಕ್ಷಣ ಹೆಚ್ಚಾಗಿರುವುದಿಲ್ಲ ಈ ವಿದ್ಯೋಹಿಗಳ ಸಂಬಂಧ ಇಲ್ಲಿಗೆ ತೀರಿತು ಇದು ಗೋವಿಂದನದು. ಮೊನ್ನೆಯರಾತ್ರಿ ಗೋವಿಂದನು ನನ್ನ ಮನೆಯಲ್ಲಿ ಅಡಗಿದ್ದ ಹೇಗೋ ಅಧಿಕಾರಿಗಳು ಅವನನ್ನು ಹಿಡಿದರು. ಆ ಸಮಯದಲ್ಲಿ ಈ ಬಾಕನ್ನು ನನ್ನ ಕೈಗೆ ಕೊಟ್ಟು,

“ತಂಗಿ, ನಾನು ಸಾಯುತ್ತೇನೆ ಇದನ್ನು ಯಾರಾದರೂ ವಿದ್ಯೋಹಿಗಳ ಕೈಗೆ ಕೊಡು ನಮ್ಮ ಮುಖಂಡ ಭಕ್ಷಿಗೆ ತಲುಪಿಸಬೇಕೆಂದು ಹೇಳು ನನ್ನ ಅವತಾರವು ಇಲ್ಲಿಗೆ ಪರಿಸಮಾಪ್ತಿಯಾಯಿತು ” ಎಂದು ಹೇಳಿ, ಅಧಿಕಾರಿಗಳ ಕೈಗೆ ಸಿಕ್ಕಿಬಿಟ್ಟ! ನಾನು ಆ ಕ್ಷಣ ಮನೆಬಿಟ್ಟು ಹೊರಟೆ ಅಧಿಕಾರಿಗಳು ನನ್ನನ್ನು ಹುಡುಕುತ್ತಿದ್ದಾರೆಂದೂ, ಹಿಡಿದು ಶಿಕ್ಷಿಸುತ್ತಾರೆಂದೂ, ನಮ್ಮಜ್ಜಿಯು ನಿನ್ನೆ ಹೇಳಿದಳು ನಾನು ಅವರಿಗೆ ಸಿಕ್ಕುವುದಿಲ್ಲ (ತನ್ನ ಸೆರೆಗನಲ್ಲಿ ಕಟ್ಟಿದ್ದ ಭರಣಿಯನ್ನು ಹೊರಕ್ಕೆ ತೆಗೆದು ಭಕ್ಷಿಗೆ ತೋರಿಸಿ) ನೋಡು! ಇದರಲ್ಲಿ ಭಯಂಕರವಾದ ವಿಷವಿದೆ ಹತ್ತು ಜನರನ್ನು ಒಂದು ಕ್ಷಣದಲ್ಲಿ ಕೊಲ್ಲಬಹುದು ಇದಿಷ್ಟನ್ನು ಒಂದೇ ಬಾರಿಗೆ ನುಂಗಬಿಡುತ್ತೇನೆ ಅವರ ಕೈಗೆ ಸಿಕ್ಕಿದರೆ ಮಾನಭಂಗ ಮಾಡುತ್ತಾರೆ ಜಾತಿ ಕೆಡಿಸುತ್ತಾರೆ

ಭಕ್ಷಿ—ಗೋವಿಂದನನ್ನು ಸರ್ಕಾರದವರು ಹಿಡಿದರೆ ?

ಮಾಧವಿ—ಹೌದು! ಮೊನ್ನೆಯೇ ಹಿಡಿದರು ಇಷ್ಟು ಹೊತ್ತಿಗೆ ಅವನನ್ನು ಗಲ್ಲಿಗೆ ಹಾಕಿರಬಹುದು

ಭಕ್ಷಿ—ಇಲ್ಲಮ್ಮ! ಭಯಪಡಬೇಡ, ಅವನು ಇನ್ನೂ ಬದುಕಿದಾನೆ ನೀನು ಏನಿಗೆ ಏನಾಗಬೇಕು ?

ಮಾಧವಿ—ಏನೂ ಇಲ್ಲ, ಅವನು ನಮ್ಮ ಸೋದರತ್ತಿಯ ಮಗ !

ಅಜ್ಜಿ—(ನಗುತ್ತಾ) ಮಾಧವಿ, ಗಂಡನಾಗಬೇಕೆಂದು ಹೇಳು! ಅವನ ಮೇಲೆ, ಮೋಹಗೊಂಡಿದ್ದೀಯೆಂದು ಹೇಳು ನಿನ್ನಂತಹ ಯುವತಿಗೆ ಅದು ಸಹಜವೇ! ಅದರಿಂದಲೇ ಅವನಿಗಾಗಿ ಇಷ್ಟು ಆಪತ್ತಿಗೆ ಗುರಿಯಾದೆ !

ಮಾಧವಿಯು ಸಣ್ಣ ನಗುವನ್ನು ನಕ್ಕಳು ಅಲ್ಲಿಂದ ಹೊರಡಲು ಆತುರವನ್ನು ತೋರಿದಳು ಬಾಗಿಲಿಗೆ ಹೊರಟೇ ಬಿಟ್ಟಳು

ಭಕ್ಷಿ—(ಧಡಕ್ಕನೆ ಎದ್ದು ಅವಳ ಕೈ ಹಿಡಿದುಕೊಂಡು) ಮಾಧವಿ! ಹೋಗಬೇಡ! ನೀನು ಈ ರಾತ್ರಿ ಇಲ್ಲಿಂದ ಹೊರಟರೆ ಅಪಾಯವು ಹೆಚ್ಚು! ನಾನೂ ನಿನಗೆ ರಕ್ಷಣೆ ಕೊಡುತ್ತೇನೆ ಧೈರ್ಯದಿಂದಿರು ನನ್ನ ಪ್ರಾಣಹೋದರೂ, ನಿನ್ನನ್ನು ಕಾಪಾಡುತ್ತೇನೆ

ಮಾಧವಿ—(ಗಾಬರಿಯಿಂದ) ನೀನಾರು ಹೇಳು !

ಭಕ್ಷಿ—ನಾನು ವಿದ್ಯೋಹಿಗಳ ಮುಖಂಡ ಭಕ್ಷಿ!

ಮಾಧವಿ—ಬೇಡ! ಬೇಡ! ನನ್ನ ಕೈಬಿಡು. ನಾನು ಕೂಗಿಕೊಳ್ಳುತ್ತೇನೆ. ಇಲ್ಲದಿದ್ದರೆ ಈ ಕ್ಷಣ ವಿಷ ತಿಂದುಬಿಡುತ್ತೇನೆ

ಭಕ್ಷಿ—(ಕೈಬಿಟ್ಟು) ಏಕೆ? ತಾಯಿ, ನನ್ನನ್ನು ಕಂಡರೆ ಅಷ್ಟು ಭಯವೆ ?

ಮಾಧವಿ—ನಿನ್ನನ್ನು ಕಂಡರೆ ನನಗೆ ಭಯ. ನೀನು ಮಹಾ ಪುರುಷ ! ನಿನ್ನ

ಗುರುವಾರ ಫಕೀರನು ನನ್ನನ್ನು ಕರೆತಂದು ಇಲ್ಲಿಗೆ ಬಿಟ್ಟಿದ್ದಾನೆ ನೀನುನನಗೆಕೊಂಚವೂ ಕೆಚಕನ್ನು ಮಾಡುವುದಿಲ್ಲ ಆದರೆ ಕುತುಬುದ್ದೀನನು ಇಂದೇ ನನ್ನನ್ನು ಹಿಡಿಯುತ್ತಾನೆ ಅವನ ಸರ್ವಸ್ವವನ್ನೂ ಸೂರೆಮಾಡಿ, ನಿನ್ನನ್ನು ಹಿಡಿಯುತ್ತಾನೆ. ಇಲ್ಲದಿದ್ದರೆ, ನಾಳೆದಿನ ಅವನ ಅಧಿಕಾರವು ಹೋಗಿ ಬಿಡುತ್ತದೆ

ಭಕ್ತಿ—(ನಗುತ್ತಾ) ನಿನಗೆ ಇದನ್ನೆಲ್ಲಾ ಯಾರು ಹೇಳಿದರು? ಹುಚ್ಚು ಕಥೆ!

ಮಾಧವಿ—ಗೋವಿಂದನು ಎಲ್ಲವನ್ನೂ ಹೇಳಿದನು

ಭಕ್ತಿ—ಗೋವಿಂದನಿಗೆ ಅದು ಗೊತ್ತಿಲ್ಲ! ನಾನು ಹೇಳುತ್ತೇನೆ ನನ್ನನ್ನು ಯಾರೂ ಹಿಡಿಯಲಾರರು

ಮಾಧವಿ—ಹೇಗೇ ಆಗಲಿ! ನಾನು ನಿನ್ನ ಜೊತೆಯಲ್ಲಿರುವುದಿಲ್ಲ ಈ ಸ್ಥಳದಲ್ಲಿರುವುದಿಲ್ಲ.

ಭಕ್ತಿ—ನನ್ನೊಡನೆ ಬಾ! ಇನ್ನೂ ಸುರಕ್ಷಿತವಾದ ಸ್ಥಳದಲ್ಲಿದ್ದುಕೊಳ್ಳೋಣ.

ಮಾಧವಿಯು ಒಪ್ಪಿದಳು

ಭಕ್ತಿಯು ಅವಳನ್ನು ಜೊತೆಯಲ್ಲಿ ಕರೆದುಕೊಂಡು ಆ ನಿಶಿರಾತ್ರಿಯಲ್ಲಿ ಎರಡು ಮೈಲಿ ನಡೆದುಕೋದನು ಹೊರಡುವಾಗ “ಮಾಧವಿ! ಈ ಬಾಕನ್ನು ನಿನ್ನ ಹತ್ತಿರಲೇ ಇಟ್ಟುಕೋ! ನಿನಗೆ ಅಪಾಯವು ಬಂದರೆ, ಸುಮ್ಮನೆ ಸಾಯಬೇಡ “ವೀರರಮಣಿಯಂತೆ, ನಿನ್ನ ಒಬ್ಬ ಶತ್ರುವನ್ನು ಕೊಂದು ನೀನೂ ಸಾಯಿ” ಎಂದು ಹೇಳಿ ಅಬಾಕನ್ನು ಅವಳ ಕೈಗೆ ಕೊಟ್ಟನು.

ಭಕ್ತಿ—ನೋಡು! ಮಾಧವಿ! ನೀನೆಷ್ಟು ಭಯಪಟ್ಟಿ? ನಾವು ರಾಜಾರೋಷಾಗಿ ರಾಜ ಭಾಟಿಯಲ್ಲಿ ನಡೆದು ಬಂದೆವು ಯಾರಾದರೂ ನನ್ನ ತಂಟೆಗೆ ಬಂದರೇನು?

ಮಾಧವಿ—ಹೌದು ಭಕ್ತಿಯವರೇ! ನನಗೂ ಅದೇ ಆಶ್ಚರ್ಯ! ಆದರೆ ಗೋವಿಂದನು ಸುಳ್ಳು ಹೇಳಿದಾನೆ.

ಭಕ್ತಿ—ಇಲ್ಲ! ಮಾಧವಿ! ಅವನು ನಿಜವನ್ನೇ ಹೇಳಿದಾನೆ ಆದರೆ ಈ ಎರಡು ದಿವಸಗಳಿಂದ ಏನಾಗಿದೆಯೆಂಬುದು ಅವನಿಗೂ ಗೊತ್ತಿಲ್ಲ ಈ ಅಧಿಕಾರಿಗಳಿಗೆಲ್ಲಾ ನಮ್ಮ ಕಡೆಗೆ ಬಂದ ಬಿಟ್ಟಿದಾರೆ ಫಕೀರನು ಎಲ್ಲರಿಂದಲೂ ಪ್ರಮಾಣಮಾಡಿಸಿದಾನೆ.

ಮಾಧವಿ—ಘೌಜುದಾರನಿಗೆ ಯಾರೂ ಸಹಾಯಕರಿಲ್ಲವೇ? ಸರಿ! ಈಗ ಸ್ವಯಂ ಘೌಜುದಾರನೇ ಬಂದು ನಮ್ಮನ್ನು ಹಿಡಿದರೆ ನೀನೇನು ಮಾಡುತ್ತಿ?

ಭಕ್ತಿ—ಅವನು ಈಗ ನನ್ನೆದುರಿಗೆ ಬಂದರೆ ನಾನೇಅವನನ್ನು ಹಿಡಿದು ಬಂಧಿಸುತ್ತೇನೆ.

ಕಬ್ಬಿಣದ ಪಂಜರದಲ್ಲಿಡಿಸಿ ನಾಳೇ ದಿವಾಳರ ಸಮ್ಮುಖದಲ್ಲಿ ವಿಚಾರಣೆ ಮಾಡಿಸುತ್ತೇನೆ.

ಮಾಧವಿಯು ಮಾತನಾಡಲಿಲ್ಲ

ಅಲ್ಲಿಯೇ ರಸ್ತೆಯ ವಾಶ್ಪದಲ್ಲಿದ್ದ ಒಂದು ಮನೆಗೆ ಹೋದನು ಬಾಗಿಲು ತಟ್ಟಿದನು. ಒಬ್ಬ ಆಜಾನುಬಾಹುವಾದ ವೃದ್ಧನು ಬಂದು ಬಾಗಿಲು ತೆಗೆದನು “ಮಾಧವಿ! ಈ ವೃದ್ಧನು ದೇವರಂಧಾ ಮನುಷ್ಯ ಪಾದ್ರಿ. ಮಲಯಾಳ ದೇಶದವನು ಇವರ ಮನೆಯಲ್ಲಿ ನೀನಿರು ಇವರ ಮೇಲೆ ಯಾರಿಗೂ ಸಂದೇಹವಿಲ್ಲ” ಎಂದನು

ಮಾಧವಿ—ಇವರೂ ವಿದ್ಯೋಹಿಗಳೇನು ?

ಭಕ್ತಿ—ಅಲ್ಲ! ನಿನ್ನಂಥಾ ಅನಾಥರನ್ನು ರಕ್ಷಿಸುವುದಾಗಿ ನನಗೆ ವಾಗ್ದಾನ ಮಾಡಿದಾರೆ

ಮಾಧವಿ—ಅವರು ವಿದ್ಯೋಹಿಗಳಲ್ಲದಿದ್ದರೆ ನಾನು ಅವರಲ್ಲಿರಲು ಒಪ್ಪುತ್ತೇನೆ.

ಭಕ್ತಿಯು ಕೇಕೆಹಾಕಿ ನಕ್ಕನು

ಮಾಧವಿಯನ್ನು ಭದ್ರವಾಗಿ ರಕ್ಷಿಸುವಂತೆ ಪ್ರಾರ್ಥಿಸಿದನು. ಅವನು ಸಂತೋಷ ದಿಂದ ಒಪ್ಪಿದನು

ಮಾಧವಿ—ಭಕ್ತಿಗಳೇ! ನನ್ನದೊಂದು ಮಾತು! ನಾನು ಪ್ರಾಣಕ್ಕಾಗಿ ಅಂಜಲೇ ಇಲ್ಲ. ನನ್ನ ಪ್ರಾಣವು ಹೋಗಿಯೇಬಿಟ್ಟಿದೆ. ತಮ್ಮ ಭರವಸೆಯ ಮೇಲೆ ಒಂದು ದಿನ ಪ್ರಾಣವನ್ನಿಟ್ಟುಕೊಂಡಿರುತ್ತೇನೆ ನಾಳೆ ಸಂಧ್ಯಾಕಾಲದೊಳಗಾಗಿ ಗೋವಿಂದನು ಜೀವಂತನಾಗಿದ್ದಾನೆಯೇ ಇಲ್ಲವೇ ಎಂಬುದನ್ನು ನೀವು ನನಗೆ ತಿಳಿಸಬೇಕು ಅವನು ಬದುಕಿರುವ ವರೆಗೆ ನಾನು ಜೀವದಿಂದ ಇರುತ್ತೇನೆ ನಾಳೆ ದಿನ ಸಂಧ್ಯಾಕಾಲ ನಿಮ್ಮಿಂದ ಸಮಾಚಾರವು ತಿಳಿಯದಿದ್ದರೆ ನಾನು ಪ್ರಾಣ ಬಿಡುತ್ತೇನೆ. ನನಗೆ ಇಂದೇ ಕಡೆಯ ದಿನ !

ಭಕ್ತಿ—ನನ್ನನ್ನು ಸರ್ಕಾರದವರು ಹಿಡಿಯದಿದ್ದರೆ ನಾಳೆ ದಿನ ರಾತ್ರಿ ಇಲ್ಲಿಗೆ ಬಂದು ನಿನ್ನನ್ನು ನೋಡುತ್ತೇನೆ ನಾನು ಬಾರದಿದ್ದರೆ ನಾನು ಸಿಕ್ಕಿ ಹೋದೆನೆಂದು ತಿಳಿದುಕೋ. ಒಂದು ಮಾತು! ನನ್ನ ಪ್ರಾಣವನ್ನಾದರೂ ಕೊಟ್ಟು ಗೋವಿಂದನನ್ನು ಉಳಿಸುತ್ತೇನೆ

ಮಾಧವಿ ತನ್ನ ತೀಕ್ಷ್ಣ ಕಟಾಕ್ಷವನ್ನು ಬೀರಿ, ಒಳ್ಳೆಯದು ಎಂದು ನಕ್ಕಳು

ಭಕ್ತಿಯಲ್ಲದೆ ಮತ್ತಾವನಾದರೂ ಕಾಮುಕನಾದ ಪುರುಷನಾಗಿದ್ದರೆ ಆ ಕಟಾಕ್ಷದಲ್ಲಿ ಮುಳುಗಿ ಹೋಗುತ್ತಿದ್ದನು ಆ ನಗುವಿನಲ್ಲಿ ತೇಲಿ ಹೋಗುತ್ತಿದ್ದನು

ಭಕ್ತಿಯು ಚೇತರಿಸಿಕೊಂಡು ಪಾದ್ರಿಯ ಅಪ್ಪಣೆಯನ್ನು ಪಡೆದು ಮತ್ತೊಂದು ಖಾರಿ ಮಾಧವಿಯ ಕಡೆ ತಿರುಗಿ ನೋಡಿ ಹೊರಟುಹೋದನು.

ಮಾರನೆಯ ದಿನ ಪ್ರಾತಃಕಾಲ ಮುದಿಭಿಕ್ಷುಕಳೊಬ್ಬಳು ಹಾಡುತ್ತ ಪ್ರಾದಿಯ ಮನೆಯ ಮುಂದೆ ಬಂದಳು. ಮಾಧವಿಯು ಧ್ವನಿಯಿಂದಲೇ ಗುರುತು ಹಿಡಿದಳು. ಅವಳು ಮಾಧವಿಯ ಜೊತೆಯಲ್ಲಿ ಬಂದಿದ್ದ ದಾಸಿ! ಅವಳು ಬಹಳ ಹುಷಾರಿಯಿಂದ ಅನುಸರಿಸಿ ಬಂದಿದ್ದಳು. ಮಧ್ಯರಾತ್ರಿ ಈ ಪಾದ್ರಿಯ ಮನೆಯೊಳಗೆ ಮಾಧವಿಯು ಬರುವವರೆಗೆ ಹಿಂಬಾಲಿಸಿದ್ದಳು. ಪ್ರಾತಃಕಾಲದಲ್ಲಿ ಮನೆಯ ಮುಂದೆ ಭಿಕ್ಷೆಗೆ ಬಂದಳು, ಪಾದ್ರಿಯ ಬಾಗಿಲು ತೆಗೆಯಲು ಎದ್ದನು.

ಮಾಧವಿ—ಬಾಗಿಲು ತೆಗೆಯಬೇಡಿ ಪಾದ್ರಿಗಳೇ! ಯಾರಾದರೂ ಗೂಢ ಚಾರರು ಬರುತ್ತಾರೆ ಆ ಭಿಕ್ಷುಕಳು ಮತ್ತೆಲ್ಲಿಗಾದರೂ ಹೋಗಲಿ

ಪಾದ್ರಿ—ಇದು ಬಹಳ ಬರಗಾಲ! ಎಲ್ಲಿಯೂ ಭಿಕ್ಷು ಸಿಕ್ಕುವುದಿಲ್ಲ. ನಾನು ಭಿಕ್ಷು ಹಾಕುತ್ತೇನೆಂದು ಪ್ರಸಿದ್ಧಿಯಾಗಿದೆ. ಗತಿಗೆಟ್ಟವರು ಇಲ್ಲಿಗೆ ಬರುತ್ತಾರೆ ಭಯಪಡಬೇಡ ಮಗಳೇ! ಇಲ್ಲಿ ನಿನ್ನನ್ನು ಯಾರೂ ಹಿಡಿದುಕೊಂಡು ಹೋಗಲಾರರು. ಇಂಗ್ಲೀಷರಿಗೂ ಸುಲ್ತಾನರಿಗೂ ಮಂಗಳೂರು ಕರಾರಾಗಿದೆ. ಸುಲ್ತಾನರ ಸರ್ಕಾರದವರು ನಮ್ಮನ್ನು ಹಿಡಿಯಬೇಕಾದರೆ ಇಂಗ್ಲೀಷು ರಾಯಭಾರಿಗಳನ್ನೊಪ್ಪಿಸಬೇಕು. ನನ್ನ ರಕ್ಷಣೆಯಲ್ಲಿರುವ ನಿನ್ನನ್ನು ಹಿಡಿಯುವುದು ಸಾಮಾನ್ಯವಲ್ಲ.

ಮಾಧವಿ - (ನಕ್ಕು) ಪಾದ್ರಿಗಳೇ, ಹಾಗಾದರೆ ನಾನೇ ಭಿಕ್ಷುವನ್ನು ಇಡುತ್ತೇನೆ

ಪಾದ್ರಿ—ಭಿಕ್ಷು ಕೊಡು ಮಗಳೇ! ಹಿಂದೂಗಳು ಭಿಕ್ಷು ಹಾಕುವಂತೆ ಒಂದು ಮುಷ್ಟಿ ಭಿಕ್ಷು ಕೊಡಬೇಡ! ಒಂದು ಹೊತ್ತಿನ ಊಟಕ್ಕೆ ಆಗುವಷ್ಟು ಅಕ್ಕಿಯನ್ನು ಕೊಡು. ಆ ಕೋಣೆಯಲ್ಲಿದೆ ತೆಗೆದುಕೊಂಡು ಬಾ.

ಮಾಧವಿಯು ಆ ಕೋಣೆಗೆ ಹೋಗಿ ಒಂದು ಪಾತ್ರೆಯಲ್ಲಿ ಅಕ್ಕಿಯನ್ನು ತುಂಬಿ ತಂದಳು. ಬೀದಿಬಾಗಿಲು ತೆಗೆದು ನಾಲ್ಕುಹೆಜ್ಜೆ ಮುಂದೆ ಹೋಗಿ, “ತೆಗೆದುಕೋ! ಭಿಕ್ಷುಕೆ!” ಎಂದು ಹೇಳಿದಳು.

ಕಿವಿಯಲ್ಲಿ “ನಾಳೆ ರಾತ್ರಿ ಸೈನಿಕರೊಡನೆ ಘೌಜುದಾರರೇ ಗುಪ್ತವಾಗಿ ಬಂದರೆ ಇಲ್ಲಿಯೇ ಸಿಕ್ಕಾರಿ ಸಿಕ್ಕುತ್ತೆ ನಾನು ಇಲ್ಲಿಯೇ ಇರುತ್ತೇನೆ” ಎಂದು ಸಿಮಗುಟ್ಟಿದಳು. ಭಿಕ್ಷುಕಿಯು “ಒಂದು ಪಡಿ ಅಕ್ಕಿಯನ್ನು ಕೊಡಲಿಲ್ಲ ಒಂದು ಹೊತ್ತಿಗೆ ಸಾಲದು ಪರದೇಶಿ ಹುಡುಗಿ!” ಎಂದು ಗಟ್ಟಿಯಾಗಿ ಬೈಯುತ್ತಾ ಹೊರಟುಹೋದಳು.

ಈ ಬೈಗಳು ಪಾದ್ರಿಯ ಕಿವಿಗೆ ಬಿತ್ತು. ಮಾಧವಿಯು ಒಳಗೆ ಬಂದು “ಈ ಬರಗಾಲದಲ್ಲಿ ಕೊಟ್ಟವರನ್ನು ಬೈಯುತ್ತಾರೆ ಈ ಕೆಟ್ಟಜನ. ಪಾದ್ರಿಗಳೇ! ನೀವೇಕೆ ಕೊಡುತ್ತೀರಿ, ಇವರಿಗೆ” ಎಂದಳು.

“ಬಡವರಿಂದ ಬೈಗಳು ತಿಂದು ಅನ್ನ ಕೊಟ್ಟರೆ ಎರಡರಷ್ಟು ಫಲ ಕೊಡುತ್ತಾನೆ, ದೇವರು ತಿಳಿದುಕೋ, ಮಗಳೇ!” ಎಂದನು ಪಾದ್ರಿ.

ಘೌಜುದಾರನ ಪತ್ನಿ

ಪ್ರಾತಃಕಾಲ ಸೂರ್ಯೋದಯವಾಗಿ ಎರಡು ಘಳಿಗೆಯಾಗಿದೆ ಮಂಗಳೂರಿ ನಲ್ಲಿ ಬಲು ಗದ್ದಲ ನಗರದ ದಿವಾಳರವರು ಬಂದಿದ್ದಾರೆ ಅವರು ರಾಜಾಮಹಲ್ ನಲ್ಲಿ ಬಿಡಾರ ಮಾಡಿದ್ದಾರೆ ಊರಿನ ಹೊರಗೆ ಪ್ರಶಸ್ತವಾದ ವಸ್ತ್ರಭವನಗಳು ನಿರ್ಮಿತ ವಾಗಿವೆ ಮಿತಪರಿವಾರದೊಡನೆ ಅಲ್ಲಿ ರಾಧಾರಾಣಿಯವರೂ, ದಾಲತ್‌ರಾಣಿಯ ವರೂ ಇಳಿದಿದ್ದಾರೆ ಊರಿನಲ್ಲೆಲ್ಲಾ ಹೊಸ ಜನ ಕಾವಲುಗಾರರು, ಪಹರೆಯ ವರು, ಕುದುರೆಯವರು ಎಲ್ಲರೂ ಹೊಸಬರೇ! ಅನೇಕರು ಸೇನಾಧಿಕಾರಿಗಳು ಬಂದಿದ್ದಾರೆ

ಬೀದಿಯ ಜನರು ನಾನಾವಿಧವಾಗಿ ಮಾತನಾಡುತ್ತಾರೆ ಹೊಸ ಘೌಜುದಾ ರರು ಬಂದಿದಾರೆ ಶ್ರೀರಂಗಪಟ್ಟಣದಿಂದ ದಿವಾಳರು ಬಂದಿದಾರೆ ಶ್ರೀರಂಗಪಟ್ಟ ಣದ ಸುಲ್ತಾನರೇ ಬರುತ್ತಾರೆ ಎಂದು ಜನರು ಮಾತನಾಡಿಕೊಳ್ಳುತ್ತಾರೆ ಹತ್ತು ಸಾವಿರ ದಂಡು ಬಂದಿದೆ ವಿದ್ರೋಹಿಗಳನ್ನೆಲ್ಲಾ ಹಿಡಿದು ಆನೆಯಕಾಲಿಗೆ ಕಟ್ಟಿ ತುಳಿ ಸುತ್ತಾರೆ. ಫಿರಂಗಿಗಳ ಬಾಯಿಗೆ ಕಟ್ಟಿ ಸುಡಿಸುತ್ತಾರೆ ಭಕ್ಷಿಯನ್ನು ಹಿಡಿದಿದ್ದಾರೆ ಪಟ್ಟಣದಲ್ಲೆಲ್ಲಾ ಮೆರವಣಿಗೆ ಮಾಡಿಸಿ ಅರಮನೆಯ ಮುಂದಿನ ಚೌಕದಲ್ಲಿ ಗಲ್ಲಿಗೆರೆ ಸುತ್ತಾರೆ ಎನ್ನುತ್ತಾರೆ ಇನ್ನು ಕೆಲವರು ಘೌಜುದಾರರ ವಿಚಾರಣೆಯಾಗುತ್ತೆ ಘೌಜು ದಾರರ ಗತಿ ಏನಾಗುತ್ತೋ ಎನ್ನುತ್ತಾರೆ ಹಳೆಯ ಅಧಿಕಾರಿಗಳಿಗೆಲ್ಲಾ ಅಧಿಕಾರ ಹೋಯಿತು ಹೊಸ ಅಧಿಕಾರಿಗಳು ಬಂದಿದಾರೆ ಎನ್ನುತ್ತಾರೆ ಕೆಲವರು! ಮೊದ ಮೊದಲು ಎಲ್ಲರೂ ಗುಸುಗುಸು ಮಾತನಾಡಿಕೊಳ್ಳುತ್ತಿದ್ದರು ಈಗ ಎಲ್ಲೆಲ್ಲಿಯೂ ಇದೇ ವಾದವಿವಾದಗಳು

ಘೌಜುದಾರನು ಕುದುರೆಯನ್ನೇರಿ ಆಡ್ಯತೆಯಿಂದ ದಿವಾಳರನ್ನು ಕಾಣಲು ಅರ ಮನೆಗೆ ಬಂದನು ದಿವಾಳರವರು ಗೌರವದಿಂದ ಮಾತನಾಡಿಸಿದರು ಅಲ್ಲಿಯ ಪೂರ್ವೋತ್ತರಗಳನ್ನೆಲ್ಲಾ ಕೇಳಿದರು.

ಕತುಬುದ್ದೀನ್—ಜಂಗಮರ ಗಲಾಟೆಯು ಮೊದಲು ಆರಂಭವಾಯಿತು ಅದೂ ಹಿಂದೂಗಳು ಸುಲ್ತಾನರ ಮೇಲೆ ಆರಂಭಿಸಿದ ವಿದ್ರೋಹವೆನ್ನಬಹುದು ಅದ ನ್ನೆಲ್ಲಾ ಅಣಗಿಸಬೇಕಾಯಿತು ಕೆಲವರು ಜಂಗಮರನ್ನು ಕೊಲ್ಲಿಸಬೇಕಾಯಿತು ಅವ ರೆಲ್ಲರೂ ಉತ್ತರ ಕರ್ಣಾಟಕದವರು! ಅದು ಮರಾಟರ ಪಿತೂರಿಯೆಂದು ಕಾಣುತ್ತದೆ ಆಮೇಲೆ ಬರಗಾಲವು ಬಂತು. ಅಲ್ಲಲ್ಲಿ ಕಳ್ಳತನ ವರೋಡೆಗಳಿಗೆ ಆರಂಭವಾಯಿತು. ಅನೇಕರನ್ನು ಹಿಡಿದು ಶಿಕ್ಷೆ ಮಾಡಿಸಿದವು ಅದೆಲ್ಲಾ ಶಮನವಾಗಿ ಹೋಯಿತು! ಇದೇ ಸಮಯವೆಂದು ವಿದ್ರೋಹಿಗಳು ತಲೆ ಎತ್ತಿದರು ಇದಕ್ಕೆಲ್ಲಾ ಕಾರ್ಕಳದ ಫಕೀರರೂ,

ಭಕ್ತಿ ಎಂಬುವನೊಬ್ಬ ತರುಣನೂ ಮುಖ್ಯಸ್ಥರು ಇವರಿಬ್ಬರನ್ನೂ ಹಿಡಿದು ದಂಡಿಸಬೇಕೆಂದು ನಿಶ್ಚಯಿಸಿದೆ ಆದರೆ ಸುಲ್ತಾನರ ರಾಜ್ಯದಲ್ಲಿ ಪ್ರಭಾವಶಾಲಿಯಾದ ಫಕೀರನನ್ನು ಹಿಡಿದು ಶಿಕ್ಷಿಸುವುದು ಅವರಾಧವಾಗುವುದೆಂದು ತಡೆದಿದ್ದೇನೆ ಆ ಫಕೀರನು ವಿಚಿತ್ರ ಪುರುಷ ! ಈಗಲೂ ವಿದ್ಯೋಹದ ಮಾತುಗಳನ್ನಾಡುತ್ತಾನೆ ತಲೆ ಮರಸಿಕೊಂಡಿಲ್ಲ ರಾಜಾರೋಷಾಗಿ ಓಡಾಡುತ್ತಾನೆ ಎಲ್ಲ ಅಧಿಕಾರಿಗಳನ್ನೂ ನೋಡುತ್ತಾನೆ ನನ್ನಲ್ಲಿಯೂ ಒಂದು ಬಾರಿ ಬಂದಿದ್ದನು. ಭಕ್ತಿಯು ಈಚೆಗೆ ಕೆಲವು ದಿವಸಗಳಿಂದ ತಲೆ ತಪ್ಪಿಸಿಕೊಂಡಿದ್ದಾನೆ ಇವನೇ ತರುಣರನ್ನೆಲ್ಲಾ ಎತ್ತಿ ಕಟ್ಟಿರುವ ಮುಂದಾಳೆಂದು ಎಲ್ಲರೂ ಹೇಳುತ್ತಾರೆ ಇತ್ತೀಚೆಗೆ ಕೆಲವು ರಾಜಭಂಡಾರದ ಲೂಟಿಗಳಾಗಿವೆ. ಈ ವಿದ್ಯೋಹಿಗಳಿಗೆ ನಮ್ಮ ಭಂಡಾರವನ್ನು ಲೂಟಿ ಮಾಡುವಷ್ಟು ಧೈರ್ಯವಾಗಲೀ, ಬಲವಾಗಲೀ ಇಲ್ಲ ಇದೆಲ್ಲಾ ಪಿಂಡಾರೆಯವರು ಮಾಡಿದ್ದೆಂದು ಅನೇಕರು ಸ್ಥಳವಂದಿಗರು ಹೇಳುತ್ತಾರೆ ಅದರಿಂದ ಹೆಚ್ಚೇನೂ ನಷ್ಟವಾಗಿಲ್ಲ ಇತ್ತೀಚೆಗೆ ಕೆಲವರು ಮುಖ್ಯಾಧಿಕಾರಿಗಳ ಕೊಲೆಗಳೂ ಆಗಿವೆ ಅನೇಕರನ್ನು ಹಿಡಿದಿದ್ದೇವೆ ಇನ್ನೂ ಶಿಕ್ಷೆ ಮಾಡಿಲ್ಲ.

ದಿವಾನ್—ಘೌಜುದಾರರೇ ! ತಾವು ಹೇಳುವುದೆಲ್ಲಾ ಬಹುಮಟ್ಟಿಗೆ ಸರಿಯಾಗಿಯೇ ಇದೆ ಈ ಎಲ್ಲ ವಿದ್ಯಮಾನಗಳಿಂದ ರಾಜ್ಯದ ಬಿಗಿತಪ್ಪಿ ಹೋಗಿದೆಯಲ್ಲವೇ ?

ಘೌಜು—ಹೌದು ! ರಾಜ್ಯ ಸೂತ್ರಗಳು ಶಿಥಿಲವಾಗಿ ಹೋಗಿವೆ

ದಿವಾನ್—ಆದ್ದರಿಂದಲೇ ಸುಲ್ತಾನರವರು ನನ್ನನ್ನು ಇಲ್ಲಿಗೆ ಕಳಿಸಿದ್ದಾರೆ

ಘೌಜು—ನಾನು ಯಾವಾಗಲೂ ತಿರಸಾವಹಿಸಿ ಅಷ್ಟೆಗೆ ಸಿದ್ಧನಾಗಿದ್ದೇನೆ.

ದಿವಾನ್—ನೀವು ಈ ವಿಪ್ಲವಕಾರರನ್ನೆಲ್ಲಾ ಮೊದಲೇ ಬಂದೂಕು ಬಸ್ತು ಮಾಡಲಿಲ್ಲವೇಕೆ ?

ಘೌಜು--ಅವರು ಸುಮಾರು ಹತ್ತು ಸಹಸ್ರ ಜನರಿದ್ದಾರೆ ಅವರನ್ನೆಲ್ಲಾ ಹಿಡಿದು ಬಹಿರಂಗವಾಗಿ ಶಿಕ್ಷಿಸುವುದು ರಾಜನೀತಿಯಲ್ಲವೆಂದು ಈ ಗರೀಬನ ಅಭಿಪ್ರಾಯ ? ಅದಕ್ಕೆ ಪ್ರತಿಯಾಗಿ ಆ ಮುಖಂಡರಲ್ಲಿಯೇ ಭೇದಕಲ್ಪನೆ ಮಾಡಬೇಕು ಕೆಲವರು ಮುಖಂಡರನ್ನು ಭಯಪಡಿಸಬೇಕು ಕೆಲವರನ್ನು ಶಿಕ್ಷೆಗೆ ಗುರಿಮಾಡಬೇಕು

ದಿವಾನ್—ಅದಕ್ಕೆ ನೀವೇನು ಮಾಡಿದ್ದೀರಿ ?

ಘೌಜು—ಈಗ ಅನೇಕ ಮುಖಂಡರು ಆ ಗುಂಪಿನಿಂದ ಒಡೆದುಹೋಗಿದ್ದಾರೆ ಭಕ್ತಿಯನ್ನು ಇಂದೋ ನಾಳೆಯೋ ಹಿಡಿಯುವ ಪ್ರಯತ್ನ ಮಾಡಿದ್ದೇನೆ

ದಿವಾನ್—ನೀವು ಹೇಳತಕ್ಕದ್ದು ಇಷ್ಟೆಯೇ ?

ಘೌಜು—ಇನ್ನೂ ಒಂದೆರಡು ಮುಖ್ಯ ವಿಚಾರಗಳಿವೆ ಇಲ್ಲಿ ನಾವು ವಸೂಲು ಮಾಡುವ ರಾಜಾದಾಯವು ಬಲು ಹೆಚ್ಚು ! ಭೂಮಿಯ ಉತ್ಪತ್ತಿಯಲ್ಲಿ ಅರ್ಧ ಭಾಗವನ್ನು ವಸೂಲು ಮಾಡಬೇಕಾಗಿದೆ, ಅದರಿಂದ ಈ ದೇಶದ ಜನರಿಗೆ ಕ್ಷೋಭೆಯುಂಟಾ

ಗಿದೆ. ಇಲ್ಲಿ ಅಲ್ಲಿ ಸೇಟರೆಂಬ ಬಲು ದೊಡ್ಡ ವರ್ತಕರ ಕೋರಿಯೊಂದಿದೆ ಅವರು ಬೆಳೆದ ದವಸಕ್ಕೆಲ್ಲಾ ಹೆಚ್ಚು ಬೆಲೆ ಕೊಟ್ಟು ಮಲಬಾರಿಗೆ ಸಾಗಿಸಿಬಿಟ್ಟರು ಈ ಬರಗಾಲದಲ್ಲಿ ಅದರಿಂದ ಬಹಳ ಹಾನಿಯಾಯಿತು ಇಲ್ಲಿ ಮುಸಲ್ಮಾನರ ರಾಜ್ಯವಿರುವುದು ಹಿಂದೂಗಳಿಗೆ ಸಮಾಧಾನವಿಲ್ಲವೆಂಬುದು ತಮ್ಮ ಚಿತ್ತಕ್ಕೆ ವೇದ್ಯವೇ ಇದೆ ಮರಾಟರ ಮತ್ತು ಕಂಪನಿಯವರ ಚಿತಾವಣೆಯು ಬಹಳವಾಗಿದೆಯೆಂದು ನನ್ನ ಖಚಿತಾಭಿಪ್ರಾಯ! ಇಷ್ಟೇ ನಾನು ಅರಿಕೆ ಮಾಡತಕ್ಕದ್ದು ಅನುಭವಸ್ವರೂ ಹಿರಿಯರೂ ಆದ ದಿವಾನ್‌ರವರು ದಯಮಾಡಿಸಿದ್ದು ಬಹಳ ಒಳ್ಳೆಯದಾಯಿತು ರಾಜ್ಯವನ್ನು ಒಪ್ಪಿಸಿಕೊಳ್ಳಬಹುದು ಹೇಗೆ ಅಪ್ಪಣೆಯಾದರೆ ಹಾಗೆ ನಡಿಯುತ್ತೇನೆ

ದಿವಾನ್—ಘೌಜುದಾರರೇ! ನೀವು ಹೇಳುವುದೆಲ್ಲಾ ಅಕ್ಷರಶಃ ಸರಿಯಾಗಿದೆ. ಆದರೆ ಆಯಾ ಕಾಲದಲ್ಲಿ ಅದಕ್ಕೆ ಮಾಡಬೇಕಾದ ವರಿಹಾರೋಪಾಯವನ್ನು ನೀವು ಸರಿಯಾಗಿ ಮಾಡಿಲ್ಲವೆಂದು ನನ್ನ ಅಭಿಪ್ರಾಯ ತೀರ್ಮಾನವನ್ನು ಕೊಡುವವನು ನಾನಲ್ಲ. ಅದು ಸ್ವಯಂ ಸುಲ್ತಾನರ ಅಧಿಕಾರ ನಾವು ಇಲ್ಲಿಗೆ ಹೊಸರು ನಾವು ಅಧಿಕಾರವನ್ನು ಇನ್ನೂ ನೆಹಿಸಿಕೊಂಡಿಲ್ಲ ನಾವು ಸ್ವೀಕಾರಮಾಡುವವರಗೆ ನೀವು ದಕ್ಷತೆಯಿಂದ ಸಮ್ಮ ಅಧಿಕಾರ ಚಲಾಯಿಸಿ ನಮ್ಮ ಹತ್ತಿರ ಹತ್ತು ಸಹಸ್ರ ಭದ್ರವಾದ ಸೈನ್ಯವಿದೆ ಭಯಪಡುವ ಕಾರಣವಿಲ್ಲ! ಅವಶ್ಯಕತೆಯಿದ್ದರೆ ಈಕ್ಷಣವೇ ನಗರದಿಂದ ಇಪ್ಪತ್ತುಸಹಸ್ರ ಸೈನ್ಯವು ಬರುತ್ತದೆ

ಘೌಜು—ನಾನು ಈದಿನ ಹೇಗಾದರೂ ಮಾಡಿ ಭಕ್ಷಿಯನ್ನು ಹಿಡಿಸಬೇಕೆಂದಿದ್ದೇನೆ.

ದಿವಾನ್—ನಮಗೂ ಅದೇ ಸರಿಯೆಂದು ತೋರುತ್ತದೆ ಘೌಜುದಾರರೇ! ಒಂದು ಮಾತು ಆ ಫಕೀರನನ್ನು ಮರ್ಯಾದೆಯಿಂದ ಕರೆಸಿ ನಮ್ಮಲ್ಲಿಗೆ ಕಳಿಸಿಕೊಡಿರಿ. ಅಪ್ಪಣೆ ಎಂದು ಹೇಳಿ ಘೌಜುದಾರನು ಹೊರಗ ಬಂದನು.

ಘೌಜುದಾರನು ತನ್ನ ಬಿಡಾರಕ್ಕೆ ಹೋದನು ಅಲ್ಲಿ ಮುಖ್ಯ ಮುಖ್ಯ ಅಧಿಕಾರಿಗಳನ್ನೆಲ್ಲಾ ಕರೆಸಿದನು ಅವರೊಡನೆ ರಾಜಕೀಯವನ್ನೆಲ್ಲಾ ಆಲೋಚಿಸಿದನು ಭಕ್ಷಿಯನ್ನು ಏನಾದರೂ ಉಪಾಯದಿಂದ ಹಿಡಿಯಬೇಕೆಂದು ಅಪ್ಪಣೆ ಮಾಡಿದನು

ಎಲ್ಲರೂ ಹೊರಟುಹೋದ ನಂತರ ಆಲೋಚಿಸತೊಡಗಿದನು “ಮಾಧವಿಯು ಎಂಥಾ ಸಾಹಸಕಾರ್ಯವನ್ನು ಮಾಡಿದ್ದಾಳೆ ಭಕ್ಷಿಯಿರುವ ಸ್ಥಳವನ್ನು ನನಗೆ ಹಿಡಿದು ಕೊಟ್ಟಿದ್ದಾಳೆ ಈ ದಿನ ಏನಾದರೂ ಮಾಡಿ ಆ ಭಕ್ಷಿಯನ್ನು ಹಿಡಿಯುತ್ತೇನೆ. ಈ ಸುಲ್ತಾನರನ್ನು ನಂಬಬಾರದು. ಒಂದು ಬಾರಿ ಅವರಿಗೆ ಕೋಪ ಬಂದಮೇಲೆ ಅವರಲ್ಲಿ ಕ್ಷಮೆಯೇ ಇಲ್ಲ ಅವರು ಯಾವುದಾದರೂ ಮಹಾಪರಾಧವನ್ನು ನನ್ನಮೇಲೆ ಹೊರಿಸಿ ನನ್ನನ್ನು ಕ್ರೂರವಾದ ದಂಡನೆಗೆ ಗುರಿಮಾಡುತ್ತಾರೆ ನಾನು ಹೇಗಾದರೂ

ಮಾಡಿ ತಲೆ ತಪ್ಪಿಸಿಕೊಂಡು ದೂರದೇಶಕ್ಕೆ ಹೊರಟು ಕೋಗಬೇಕು ಎಲ್ಲಿಗೆ ಹೋದರೂ ನಿಸ್ತಾರವಿಲ್ಲ ನನ್ನಲ್ಲಿ ಬೇಕಾದಷ್ಟು ಐಶ್ವರ್ಯವಿದೆ ಈ ಮಾಧವಿಯೊಬ್ಬಳು ನನ್ನ ಸರ್ವಸ್ವ! ಈ ಅಧಿಕಾರವು ಸಾಕು! ನಾನು ಹೋಗಿ ಕುಂಪಣಿಯವರ ಶರಣು ಹೊಕ್ಕರೆ ಅವರು ಬಿಟ್ಟು ಕೊಡುವುದಿಲ್ಲ” ಎಂದು ತನ್ನಲ್ಲಿ ತಾನೇ ನಿರ್ಭರಿಸಿಕೊಂಡನು. ಸೂರ್ಯಾಸ್ತಮಯವನ್ನೇ ಕಾಯುತ್ತಿದ್ದನು

ಇತ್ತ ದೌಲತ್ ರಾಣಿಯವರೂ ರಾಧಾರಾಣಿಯವರೂ ಮಂಗಳೂರಿಗೆ ಬಂದಿರುವ ಸುದ್ದಿಯು ಭಕ್ತಿಗೆ ತಿಳಿಯಿತು ಭಕ್ತಿಯು ಕುದುರೆಯನ್ನೇರಿ ರಾಣಿಯವರ ಬಿಡಾರಕ್ಕೆ ಹೋಗಿ ಅವರ ದರ್ಶನ ಮಾಡಿದನು

ಅವರು “ವಿಪ್ಲವದ ಸಮಾಚಾರಗಳನ್ನೇನಾದರೂ ಬಲ್ಲರಾ?” ಎಂದು ಹುಸೇಣ್ ಖಾನನ್ನು ಪ್ರಶ್ನೆ ಮಾಡಿದರು

ಹುಸೇಣ್—ಬಲ್ಲೆ! ತಾಯೆ! ಅದು ವಿಚಿತ್ರವಾಗಿದೆ. ಸುಲ್ತಾನರ ಮೇಲಿನ ಕ್ರೋಧದಿಂದ ಈ ವಿಧೋಪವೃತ್ತಿ ಎನ್ನುತ್ತಾರೆ ಘೌಜುದಾರರ ರಾಜ್ಯಾಧಿಕಾರವು ಸರಿಬೀಳದೇ ಈ ವಿಪ್ಲವವು ಹರಡಿದೆ ಎನ್ನುತ್ತಾರೆ ಇಲ್ಲಿ ಪ್ರಬಲವಾಗಿರುವ ಕ್ಷಾಮವೇ ಇದಕ್ಕೆ ಕಾರಣವೆನ್ನುತ್ತಾರೆ ಯಾವುದು ನಿಜ, ಯಾವುದು ಸುಳ್ಳು ಇತ್ಯರ್ಥಮಾಡುವುದು ಕಷ್ಟ!

ದೌಲತ್ — ಇದಕ್ಕೆ ಮುಖಂಡರು ಯಾರು ?

ಹುಸೇಣ್ — ಒಬ್ಬ ಫಕೀರನಿದಾನಂತೆ! ಅವನ ಊರಾವುದೋ ದೇಶವಾವುದೋ ಯಾರಿಗೂ ಗೊತ್ತಿಲ್ಲ ಮತ್ತೊಬ್ಬ ಭಕ್ತಿ ಎಂಬ ತರುಣನಂತೆ. ಅವನು ಅಜ್ಞಾತ ಕುಲಗೋತ್ರದವ!

ದೌಲತ್ — ಅಧಿಕಾರಿಗಳು ಇವರಿಬ್ಬರನ್ನೂ ನಿರ್ಭಂದಿಸಲಿಲ್ಲವೇಕೆ ?

ಹುಸೇಣ್ — ಅವರು ಅಧಿಕಾರಿಗಳಿಗೆ ಗೊತ್ತು. ಅವರಿಬ್ಬರೂ ರಾಜಾರೋಷಾಗಿ ಪ್ರತ್ಯಕ್ಷವಾಗಿಯೇ ತಿರುಗುತ್ತಿದ್ದಾರೆ

ದೌಲತ್ — ಭಂಡಾರಗಳು ಲೂಟಿಯಾಗವೆಯಂತೆ!

ಹುಸೇಣ್ — ಹೌದು ಅದರಲ್ಲೇನು ಆಶ್ಚರ್ಯ ? ಒಂದಕ್ಕೆ ಹತ್ತರಷ್ಟು ಬಡಜನರಿಂದ ಸುಲಿಗೆ ಮಾಡಿ ಭಂಡಾರದಲ್ಲಿ ತುಂಬಿದ್ದರು ಬಂಡಾಯದವರು ಅದನ್ನು ಲೂಟಿಮಾಡಿ ಬಡಜನರಿಗೆ ಹಂಚಿದ್ದಾರೆ

ದೌಲತ್ — ಕೆಲವರು ಅಧಿಕಾರಿಗಳ ಕೊಲೆಯಾಗಿದೆಯಂತೆ!

ಹುಸೇಣ್ — ಅಧಿಕಾರಿಗಳ ಅನ್ಯಾಯವು ಮೇರೆ ಮೀರಿತ್ತು, ಅವರ ಮೇಲೆ ದೂರು ಕೇಳುವರಿಲ್ಲ ಕಷ್ಟಗಳಿಂದ ನೊಂದವರು ಕೊಲೆ ಮಾಡಿರಬಹುದು.

ದಾಲತ್—ಹುಸೇನ್‌ಖಾನ್! ನೀವು ವಿವ್ರೋಹಿಗಳ ಕಡೆಗೇ ಮಾತನಾಡುತ್ತೀರಿ. ಇದು ಸರಿಯೆ ?

ಹುಸೇನ್—ಮಹಾರಾಣಿಯವರೇ! ಇದು ಸರಿಯೇ ತಪ್ಪೇ ನಾನು ಹೇಳಲಾರೆ, ಆದರೆ ವಸ್ತುಸ್ಥಿತಿಯನ್ನು ನುಡಿಯುತ್ತಿದ್ದೇನೆ

ದಾಲತ್—ಹುಸೇನ್‌ಖಾನ್, ಈ ರಾಜ್ಯದಲ್ಲಿ ನೀವೇನು ಮಾಡುತ್ತಿದ್ದೀರಿ ? ನಾನು ನಮ್ಮ ನವಾಬರನ್ನು ಆರಿಸುತ್ತಿದ್ದೆ ಆಜ್ಞಾತವಾದಲ್ಲಿದ್ದೆ

ದಾಲತ್—ನೀವು ಆ ಫಕೀರರನ್ನೂ ಭಕ್ಷಿಯನ್ನೂ ನೋಡಿದ್ದೀರಾ ?

ಹುಸೇನ್—ಚನ್ನಾಗಿ ಬಲ್ಲೆ !

ದಾಲತ್—ಅವರನ್ನು ನೀವು ಹಿಡಿದುಕೊಡಬಾರದೆ ?

ಹುಸೇನ್—ರಾಣಿಯವರೇ! ತಾವು ವಿವ್ರೋಹಿ ಮುಖಂಡರನ್ನು ಹಿಡಿಯಲು ಇಲ್ಲಿಗೆ ಬರೋಣವಾಗಿದೆಯೇನು ? ತಮಗೆ ಬೇಕಾದರೆ ಈ ಕ್ಷಣ ಆ ವಿವ್ರೋಹಿಗಳನ್ನು ಹಿಡಿದು ತಂದೊಪ್ಪಿಸುತ್ತೇನೆ. ಮಹಾರಾಣಿಯವರಿಗೆ ಈ ಕನ್ನಡ ರಾಜ್ಯವು ಬೇಕಾದರೆ ಇಂದೇ ಸಿಂಹಾಸನವನ್ನು ಎರಬಹುದು, ಇದು ರಾಣಿಯವರ ಸೇವೆಯಾದರೆ ತಮ್ಮ ಪಾದದಲ್ಲಿ ಈ ಪ್ರಾಣವನ್ನೊಪ್ಪಿಸುತ್ತೇನೆ ಇದು ದಿವಾನ್‌ರವರ ಕೆಲಸವಾದರೆ ನಾನೇಕೆ ಮಾಡಬೇಕು ? ಸುಲ್ತಾನರವರ ಸೇವೆಯಾದರೆ ನಾನೇಕೆ ಮಾಡಬೇಕು ?

ರಾಧಾ—ಹುಸೇನ್‌ಖಾನ್! ನೀವು ಯಾವಾಗಲೂ ಸುಲ್ತಾನರ ವಿರೋಧಿಗಳೆ ?

ಹುಸೇನ್—ಕ್ಷಮಿಸೋಣವಾಗಲಿ, ಹೌದು ನಾನು ಸುಲ್ತಾನರ ವಿರೋಧಿ

ದಾಲತ್—ಹುಸೇನ್‌ಖಾನ್, ನೀವು ಇಂದು ಇಯಜ್‌ಖಾನರು ಇಲ್ಲಿಗೆ ಬರುವರೆಂದು, ನಮಗೆ ವರ್ತಮಾನವನ್ನು ಕೊಟ್ಟಿರಿ ಅವರ ಭೇಟಿಯಾಗುವುದಾಗಿಯೂ ತಿಳಿಸಿದಿರಿ ! ಈ ರಾಜ್ಯದಗೊಡವೆಯು ನಮಗೇಕೆ ? ನಾವು ಇಂದು ಇಯಜ್‌ಖಾನರ ದರ್ಶನಕ್ಕಾಗಿ ಹಾತೊರೆಯುತ್ತಿದ್ದೇವೆ ಈ ದಕ್ಷಿಣ ಕನ್ನಡದಲ್ಲಿ ಈ ವಿಪ್ಲವ ! ದಿವಾನ್‌ರವರ ಆಗಮನ-ಸುಲ್ತಾನರ ಸೈನ್ಯ ಒಂದಿರುವುದು. ಇದೇ ಸಮಯಕ್ಕೆ ಖಾನರು ಇಲ್ಲಿಗೆ ಬರುವುದು. ಸ್ವತಃ ಯುದ್ಧಸ್ಥಿಯರಾದ ನೀವು ಇಲ್ಲೇ ಇರುವುದು, ಇದೆಲ್ಲ ನಮಗೆ ದಿಗ್ಭ್ರಮೆಯನ್ನುಂಟುಮಾಡಿದೆ ಇಯಜ್‌ಖಾನರಲ್ಲಿದ್ದಾರೆ

ಹುಸೇನ್—ರಾಣಿಯವರೇ! ಇಯಜ್‌ಖಾನರವರ ಭೇಟಿಗಾಗಿ ಒಂದುನೂರು ಮೈಲಿಗಳು ನೀರಿನಮೇಲೆ ಪ್ರಯಾಣಮಾಡಬೇಕಾಗುವುದು ಅದಕ್ಕೆ ತಾವು ಸಿದ್ಧರಾಗಿದ್ದೀರಾ ?

ದಾಲತ್—ನಕ್ಕು ! ನೂರುಮೈಲಿಗಳೇಕೆ, ಸಾವಿರ ಮೈಲಿಗಳನ್ನಾದರೂ ದಾಟಿ ಹೋಗಲು ಸಿದ್ಧವಾಗಿದ್ದೇವೆ ಅವರ ದರ್ಶನದ ಯಾತ್ರೆಯಲ್ಲಿ ಈ ಶರೀರವು ಸಾಗರದ ಗರ್ಭದಲ್ಲಿ ಸೇರಿಹೋದರೂ ಸಂತೋಷವೇ ?

ಹುಸೇ—ತಾಯಿ, ನಾನು ತಮ್ಮನ್ನು ಪರೀಕ್ಷೆ ಮಾಡುತ್ತಿಲ್ಲ. ಕ್ಷಮಿಸಬೇಕು. ಖಾನರವರು ಇಂದು ಇಲ್ಲಿ ದರ್ಶನ ಕೂಡುವುದಾಗಿ ಅಪ್ಪಣೆ ಕೊಡಿಸಿದ್ದರು. ರಾಣಿಯವರು ಇಲ್ಲಿಗೆ ದಯಮಾಡಿಸುವುದು ಅವರಿಗೆ ಗೊತ್ತಿಲ್ಲ ಈ ವಿಷಯದ ಸಮಾಚಾರ, ಈ ದಿನವಾರವರ ಆಗಮನ ಈ ಮಹಾ ಸೈನ್ಯವು ಬಂದಿರುವುದು ಇದೆಲ್ಲಾ ಅವರಿಗೆ ತಿಳಿದಿದ್ದರೆ ಅವರು ಇಲ್ಲಿಗೆ ಬಾರದಿದ್ದರೂ ಇರಬಹುದು ಆದ್ದರಿಂದ ನಾನು ತಮ್ಮನ್ನು ಅವರಿರುವ ಸ್ಥಳಕ್ಕೆ ಕರೆದುಕೊಂಡು ಹೋಗಬೇಕಾಗುತ್ತದೆ

ದೌಲತ್ — ನೀವು ಹೇಳುವುದು ಯುಕ್ತವಾಗಿದೆ ಹುಸೇಖಾನ್

ಹುಸೇ—ತಾಯಿಯವರೇ, ಇಂದು ರಾತ್ರಿ ಅಲ್ಲಿ ಸೇಟರ ಕೋರಿಗೆ ಹೋಗಬೇಕು. ಅಲ್ಲಿ ತಮಗೆ ರಾಜಯೋಗ್ಯವಾದ ನಾವೆಯು ತಯಾರಾಗಿರುತ್ತದೆ ಆ ನಾವೆಯಲ್ಲಿ ಸಮುದ್ರದ ಮೇಲೆ ನಾಲ್ಕು ಮೈಲಿಗಳು ಹೋಗಬೇಕು ಅಲ್ಲಿ ಒಂದು ಸಣ್ಣ ಹಡಗು ಇರುತ್ತದೆ ಈ ಹಡಗಿನಲ್ಲಿ ನವಾಬರವರ ಸವಾರಿ ಇರುತ್ತದೆ

ದೌಲತ್ — ನೀನು ನಮ್ಮ ಜೊತೆಯಲ್ಲಿ ಬರಬಾರದೇಕೆ ?

ಹುಸೇ—ನಾನು ಈಗಲೇ ಇಯುಜ್ ಖಾನರ ಸಮ್ಮುಖಕ್ಕೆ ಹೋಗುತ್ತೇನೆ

ದೌಲತ್ — ಆಗಬಹುದು

ಭಕ್ತಿಗೆ ಇಂದು ಎಷ್ಟೋ ಕೆಲಸಗಳಿವೆ ಶ್ರೀರಂಗಪಟ್ಟಣದ ಸುಲ್ತಾನರ ಸೈನ್ಯವು ಬಂದಿದೆ ಅವರುಗಳು ವಿದ್ರೋಹಿಗಳನ್ನು ಏನುಬೇಕಾದರೂ ಮಾಡಬಹುದು ದಿನವಾರವರು ಬಂದಿದ್ದಾರೆ ವಿದ್ರೋಹಿಗಳು ಕ್ರೋಧೋದ್ದೀಪಿತರಾಗಿ ದಿನವಾರನ್ನು ಕೊಲೆ ಮಾಡಬಹುದು ಅಥವಾ ಕುತುಬುದ್ದೀನರನ್ನು ಯಮಸದನಕ್ಕೆ ಕಳಿಸಬಹುದು. ಇದಾವುದರಿಂದಲೂ ಯಾವ ಕಾರ್ಯ ಸಾಧನೆಯೂ ಆಗುವುದಿಲ್ಲ. ಇಂದು ಮಂಗಳೂರನ್ನು ಸ್ವಾಧೀನಪಡಿಸಿಕೊಳ್ಳಬೇಕಾದರೂ ಈ ಮಹಾ ಸೈನ್ಯವನ್ನು ಗದ್ದು ರಾಜ್ಯವನ್ನು ಸೈಗೆ ತೆಗೆದುಕೊಳ್ಳಬೇಕು ಈ ವಿದ್ರೋಹಿಗಳಲ್ಲೆಲ್ಲಾ ಒಗ್ಗಟ್ಟಿದೆ ಪ್ರಬಲವಾದ ಕೆಚ್ಚಿದೆ. ನಾನೇ ಮುಂದೆ ನಿಂತು ಯುದ್ಧ ಮಾಡಬಹುದು ಇದನ್ನೆಲ್ಲಾ ಚಿಂತಿಸಿದನು ಮಧ್ಯಾಹ್ನ ಗುಪ್ತ ಸ್ಥಳದಲ್ಲಿ ವಿದ್ರೋಹದ ಮುಖಂಡರನ್ನೆಲ್ಲಾ ಸೇರಿಸಿಕೊಂಡು ಆಲೋಚನೆ ಮಾಡಿದನು.

ಮುಖಂಡರೆಲ್ಲಾ ಹುರಿತುಂಬಿದವರು ಅವರುಗಳು “ನಾವು ಈ ಸೈನ್ಯಕ್ಕೆ ಎದುರು ನಿಂತು ಯುದ್ಧ ಮಾಡುವುದು ಸರಿಯಲ್ಲ ಹಿಂದುಗಡೆಯಿಂದ ನುಗ್ಗಿ ಸಿಕ್ಕಿದಷ್ಟು ಸೈನ್ಯವನ್ನು ನಾಶಮಾಡುತ್ತಾ ಬರಬೇಕು ರಾತ್ರಿ ಎಲ್ಲಾ ಸುಲ್ತಾನರ ಸೈನ್ಯದ ಬೀಡುಗಳಿಗೆ ಬೆಂಕಿ ಹಚ್ಚಬೇಕು ಅವರ ಆಹಾರವನ್ನೆಲ್ಲಾ ನಾಶಪಡಿಸಬೇಕು ಕುಡಿಯುವುದಕ್ಕೆ ನೀರು ದೊರಕದಂತೆ ಮಾಡಬೇಕು. ಈ ಹೋರಾಟವು ಎಷ್ಟು ದಿನಗಳಾದರೂ ನಡೆಯಲಿ ! ಅವರೇ ಹಣ್ಣಾಗಿ ರಾಜಿಗೆ ಬರುತ್ತಾರೆ.” ಎಂದು ಹೇಳಿದರು.

ಭಕ್ಷಿ— ನೀವು ಹೇಳುವುದು ಸರಿಯಾಗಿದೆ ಈ ಮಧ್ಯೆ ಕುಂಪಣಿಯವರೋ ಮರಾಟರೋ ಬಂದು ಈ ರಾಜ್ಯವನ್ನು ಆಕ್ರಮಿಸಿದರೆ

ಮುಖಂಡ— ಈ ಯೋಚನೆಯು ನಮಗೇಕೆ ? ಸುಲ್ತಾನರಿಗೆ ಆ ಯೋಚನೆ ಇಲ್ಲದ ಮೇಲೆ ನೀವೇಕೆ ಅದನ್ನು ಯೋಚಿಸುತ್ತೀರಿ ?

ಭಕ್ಷಿ— ಅದು ಸರಿಯೇ ? ಅದರೆ ಇನ್ನು ಎರಡು ಮೂರು ದಿವಸಗಳು ಚಲಿಸದೇ ಇರೋಣ. ದಿವಾಳರು ಏನು ಮಾಡುತ್ತಾರೆಯೋ ನೋಡೋಣ

ಮುಖಂಡ— ಹಾಗೆ ಮಾಡಬಹುದು ! ವಿದ್ರೋಹಿಗಳನ್ನು ಅವರು ಹಿಡಿಯಲಾರರು. ನಮ್ಮ ಸೀಮೆಯವರಾರೂ ನಮ್ಮಗಳ ಗುರುತು ಕೊಡುವುದಿಲ್ಲ ಅದರಿಂದ ನಿಮ್ಮನ್ನು ಹಿಡಿಯುತ್ತಾರೆಂದು ವದಂತಿ ಇದೆ ಸರ್ಕಾರದರು ನಿಮ್ಮ ಗುರುತು ಕಂಡಿದ್ದಾರೆ. ನಿಮ್ಮನ್ನೇನಾದರೂ ಸಾಹಸಮಾಡಿ ಅವರು ಹಿಡಿದುಬಿಟ್ಟರೆ ಬಹಳ ವ್ರತೋಪಕ್ರಮ ಬರುತ್ತದೆ

ಭಕ್ಷಿಯು ನಕ್ಕು “ಇಲ್ಲ. ಸಿಕ್ಕುವುದೇ ಇಲ್ಲ ಇನ್ನು ಮೂರು ನಾಲ್ಕು ದಿವಸಗಳು ನಾನು ಸಮುದ್ರದಲ್ಲಿ ಅಡಗಿರುತ್ತೇನೆ ಇವರಾರಿಗೂ ಸಮುದ್ರದ ಕಡೆ ದೃಷ್ಟಿ ಇಲ್ಲ. ಸುಲ್ತಾನರ ಸೈನಿಕರಿಗೆ ನೀರನ್ನು ಕಂಡರೆ ಭಯ ! ನೀವುಗಳು ಎಲ್ಲರೂ ಗುಪ್ತವೇಷಗಳಿಂದ ದೇಶವನ್ನೆಲ್ಲಾ ಕಾಯಬೇಕು ಸುಲ್ತಾನರ ಸೈನಿಕರಿಗಾಗಲೀ, ಹೆಂಗಸರಿಗಾಗಲೀ, ತೊಂದರೆ ಕೊಡದಂತೆ ಕಾಪಾಡಬೇಕು.” ಎಂದು ಹೇಳಿದನು

ಈ ರೀತಿಯಾಗಿ ಭಕ್ಷಿಯು ಎಲ್ಲ ವ್ಯವಸ್ಥೆಯನ್ನೂ ಮಾಡಿದನು ಇಷ್ಟುಹೊತ್ತಿಗೆ ರಾತ್ರಿ ಒಂಭತ್ತು ಗಂಟೆಯಾಯಿತು. ಎಲ್ಲರನ್ನೂ ಕಳಿಸಿದನು ತಾನು ಪಾದ್ರಿಯ ಮನೆಗೆ ಹೊರಟನು.

ಸಮುದ್ರದ ದಡದಲ್ಲಿ ಒಂದು ಗುಡ್ಡದ ಪಕ್ಕದಲ್ಲಿ ಪಾದ್ರಿಯ ಮನೆ ಇದೆ ಸುತ್ತಲೂ ತೋಪು ! ಆ ತೋಪಿನಲ್ಲಿ ವೃಕ್ಷಗಳು ನಿಬಿಡವಾಗಿವೆ ಸ್ವಲ್ಪ ದೂರದಲ್ಲಿ ಒಂದು ಚಿಕ್ಕ ಚರ್ಚ್ ಇದೆ ಅಲ್ಲಲ್ಲಿ ಕ್ರಿಸ್ತರ ಗೋರಿಗಳಿವೆ ಪಾದ್ರಿಯ ಮನೆ ಪ್ರಶಸ್ತವಾಗಿದೆ ಭಕ್ಷಿಯು ಏಕಾಂಗಿಯಾಗಿ ಈ ಮನೆಗೆ ಹೋದನು ಬೀದಿಯ ಬಾಗಿಲು ಮುಚ್ಚಿತ್ತು ಒಳಗೆ ದೀಪವು ಉರಿಯುತ್ತಿತ್ತು. ಪಾದ್ರಿಯು ಒಂದು ಆಸನದ ಮೇಲೆ ಕುಳಿತಿದ್ದನು ಮಾಧವಿಯು ನೆಲದ ಮೇಲೆ ಕುಳಿತಿದ್ದಳು. ಭಕ್ಷಿಯು ಬಾಗಿಲನ್ನು ತಟ್ಟಿದನು ಪಾದ್ರಿಯು ಬಾಗಿಲನ್ನು ತೆಗೆದನು ಭಕ್ಷಿಯು ಒಳಗೆ ಬಂದು ಬಾಗಿಲನ್ನು ಮುಚ್ಚಿದನು. ಮಾಧವಿಯನ್ನು ನೋಡಿ ಮಂದಹಾಸದಿಂದ “ಏನು ಮಾಡುವೆ ! ಇಲ್ಲಿ ನಿರ್ಭಯವಾಗಿರುವೆಯಾ ?” ಎಂದನು.

ಮಾಧವಿಯು ಹೇಳುತ್ತಿದ್ದಿಂದ “ಭಕ್ಷಿಯವರೇ ! ಧೈರ್ಯದಿಂದ ಒಂದು ದಿನ ಕಳೆದೆ. ಈ ಪ್ರಾದಿಗಳು ಬಹಳ ಒಳ್ಳೆಯ ವರು. ನನ್ನನ್ನು ತಮ್ಮ ಹೊಟ್ಟೆಯಲ್ಲಿ ಹುಟ್ಟಿದ

ಮಗಳಂತೆ ನೋಡುತ್ತಾರೆ ಆದರೂ ನನ್ನ ಭಯವು ನನಗೆ ಇದ್ದೇಇದೆ ಗೋವಿಂದನ ಸಮಾಚಾರವೇನು ತಿಳಿದಿದ್ದೀರಾ ?” ಎಂದಳು

ಭಕ್ತಿ—ಮಾಧವಿ ! ಭಯವಿಲ್ಲ, ಗೋವಿಂದನು ಬಂಧನದಲ್ಲಿದ್ದಾನೆ ಅವನನ್ನು ಗಲ್ಲಿಗೆ ಹಾಕಿಲ್ಲ ಈ ದಿನ ಪ್ರಾತಃಕಾಲದಿಂದ ಇಲ್ಲಿ ರಾಜ್ಯಭಾರವೆಲ್ಲಾ ಬದಲಾಯಿಸಿ ಹೋಗಿದೆ ಸುಲ್ತಾನರ ಸೈನ್ಯಗಳು ಬಂದಿವೆ ನಗರದ ದಿವಾನ್‌ರವರು ಬಂದಿದ್ದಾರೆ. ಘಾಜುದಾರರ ಅಧಿಕಾರವಿಲ್ಲ ವಿಚಾರಣೆ ಇಲ್ಲದೇ ಯಾರನ್ನೂ ದಿವಾನ್‌ರು ಶಿಕ್ಷಿಸುವುದಿಲ್ಲ ಪ್ರತ್ಯಕ್ಷ ವಿಚಾರಣೆಯು ನಡೆದರೆ ಕುತುಬುದ್ದೀನನ ಮೇಲೆ ಸಹಸ್ರ ಸಹಸ್ರ ಆರೋಪಣೆಗಳಿವೆ, ಗೋವಿಂದನಿಗೆ ಭಯವಿಲ್ಲ !

ಮಾಧವಿ— ಭಗವಂತನೇ ರಕ್ಷಿಸಬೇಕು

ಭಕ್ತಿ—ಮಾಧವಿ ! ನೀನು ಇಲ್ಲಿ ಇರು ನಾನು ಹೊರಡುತ್ತೇನೆ ನಾಳೆಯ ದಿನ ಪುನಃ ನೋಡುತ್ತೇನೆ

ಮಾಧವಿ—ಭಕ್ತಿಯವರೇ ಇನ್ನು ನಾನಿಲ್ಲಿರುವುದಿಲ್ಲ ನಾನು ನಿಮ್ಮ ಜೊತೆಯಲ್ಲಿಯೇ ಬರುತ್ತೇನೆ

ಭಕ್ತಿ—(ನಗುತ್ತಾ) ಎಲ್ಲಿಗೆ ಬರುವೆ ?

ಮಾಧವಿ—ಎಲ್ಲಿಗಾದರೂ ಬರುವೆನು ನಿಮ್ಮ ಜೊತೆಯಲ್ಲಿ ಸಮುದ್ರದಲ್ಲಿ ಮುಳುಗುವೆನು ಶೂಲದ ಮರಕ್ಕಾದರೂ ಏರುವೆನು.

ಭಕ್ತಿ—ಸಂತೋಷ ! ಬಾ! ನನ್ನ ಜೊತೆಯಲ್ಲಿ! ನಮ್ಮ ಜೊತೆ ಸೇರಿನ ಮೇಲೆ ಕಷ್ಟಗಳನ್ನು ಅನುಭವಿಸಬೇಕು

ಮಾಧವಿಯು “ಧೈರ್ಯವಿದೆ” ಎಂದು ನಕ್ಕಳು

ಭಕ್ತಿಯು ಮಾಧವಿಯನ್ನು ಕರೆದುಕೊಂಡು ಹೊರಟನು

ನೂರು ಬಾರು ದೂರ ನಡೆಯುವಷ್ಟರಲ್ಲಿ ಎಡದ ಕಡೆಯಿಂದ ಕುದುರೆಗಳು ಬರುವ ಸಪ್ಪಳವು ಕೇಳಿಸಿತು.

ಮಾಧವಿ— ಭಕ್ತಿಗಳೇ! ಇದೇನು, ಕುದುರೆಯ ಕಾಲುಸಪ್ಪಳ ?

ಭಕ್ತಿ—ಮಾಧವಿ, ಭಯಪಡಬೇಡ ! ಅದು ಸುಲ್ತಾನರ ಸೈನಿಕರ ಕುದುರೆಗಳ ರಬಹುದು. ರಾತ್ರಿಗತ್ತಿಗೆ ಹೊರಟಿರಬಹುದು ಅವರು ಮುಂದೆ ಹೊರಟು ಹೋಗುವವರೆಗೆ ದಾರಿ ಬಿಟ್ಟು ಒಂದು ಕಡೆಗೆ ನಿಂತುಕೋ ! ಅವರು ಮುಂದೆ ಹೋಗಲಿ. ನಾವು ಹಿಂದೆ ಹೋಗೋಣ (ಹಾಗೆಯೇ ಇಬ್ಬರೂ ಸರಿದುಸಂತರು ಹತ್ತು ಕುದುರೆಗಳು ಮುಂದೆ ಹೋದವು ಇವರು ದಾರಿ ಬಿಟ್ಟು ನೋಡುತ್ತಾ ನಿಂತರು)

ಅಶ್ವಾರೋಹಿಗಳು ಕುದುರೆಗಳನ್ನು ನಿಲ್ಲಿಸಿ, “ಯಾರದು” ಎಂದರು.

ಭಕ್ತಿ—ನಾವು ದಾರಿಗರಪ್ಪಾ !

ಅಶ್ವಾ — ಇಷ್ಟು ಹೊತ್ತ ರಾತ್ರಿಯಲ್ಲಿ ಇಲ್ಲಿ ಏಕೆ ಹೋಗುತ್ತಿದ್ದೀರಿ ?

ಭಕ್ತಿ — ಎಲ್ಲಿಯೋ ನೆಂಟರ ಮನೆಗೆ ಹೋಗಿದ್ದೆವು ಹೊತ್ತಾಯಿತು ಮನೆಗೆ ಹೋಗುತ್ತಿದ್ದೇವೆ

ಅಶ್ವಾ — ಈ ಕಡೆ ಕಳ್ಳಕಾಕರ ಭೀತಿ ನಮ್ಮ ಜೊತೆಯಲ್ಲಿ ಬನ್ನಿ! ನಾವು ನಿಮ್ಮ ಮನೆಗೆ ಸೇರಿಸಿ ಹೋಗುತ್ತೇವೆ

ಭಕ್ತಿ — ನಿಮ್ಮಷ್ಟಕ್ಕೆ ನೀವು ಹೋಗಿ ನಮಗೇನೂ ಭಯವಿಲ್ಲ. ನಾವು ಧೈರ್ಯವಾಗಿ ಮನೆ ಸೇರಿಕೊಳ್ಳುತ್ತೇವೆ

ಅಶ್ವಾ — ಎಷ್ಟು ಮಾತನಾಡುತ್ತೀಯೋ, ಲಷ್ಟರೀ ಕಾನೂನು ಗೊತ್ತಿಲ್ಲ ವೇನು ? ಹೇಳಿದ ಹಾಗೆ ಕೇಳಬೇಕು

ಭಕ್ತಿ — ಹೌದು! ಗೊತ್ತಿದೆ, ಹಾಗೆಯೇ ಮಾಡುತ್ತೇವೆ ನಡಿ, ತಂಗಿ, ಅವರ ಹಿಂದೆಯೇ ಹೋಗೋಣ

“ಅಶ್ವಾರೋಹಿಯೊಬ್ಬನು “ಹಿಂದಲ್ಲ ಮುಂದೆ ನಡೆ” ಎಂದು ಗದ್ದರಿಸಿದನು.

ಭಕ್ತಿಯೂ, ಮಾಧವಿಯೂ ಮುಂದೆ ಮುಂದೆ ಹೋದರು.

ಕುತುಬುದ್ದೀನನು ಇಬ್ಬರನ್ನೂ ದೃಷ್ಟಿಸಿ ನೋಡಿದನು. ಮಾಧವಿಯನ್ನು ಮೊದಲೇ ಗುರ್ತಿಸಿದ್ದನು ಮತ್ತೊಬ್ಬನು ಭಕ್ತಿಯೆಂದು ಅವನಿಗೆ ದೃಢವಾಯಿತು.

ಭಕ್ತಿಯೂ ಮಾಧವಿಯೂ ಮುಂದೆ ಮುಂದೆ ಹೋದರು

ಕುದುರೆಗಳು ಹಿಂದೆ ಮೆಲ್ಲಗೆ ನಡೆದವು

ಭಕ್ತಿಯು ಸರಿಯಾದ ಸ್ಥಳವನ್ನು ನೋಡಿ ಕಾಡಿನಲ್ಲಿ ಬಿದ್ದು ಓಡಿಹೋಗಬೇ ಕೆಂದು ನಿಶ್ಚಯಿಸಿದನು ಮಾಧವಿಯು ಕೃ ಹಿಡಿದುಕೊಂಡು ನಡೆದನು

ಕುತುಬುದ್ದೀನನು ಅಷ್ಟು ಅವಕಾಶ ಕೊಡಲಿಲ್ಲ. ಅವನು ಸನ್ನೆ ಮಾಡಿದನು. ಜೊತೆಯಲ್ಲಿದ್ದ ಸವಾರರು ಹಗ್ಗವನ್ನು ಬೀಸಿ ಇಬ್ಬರನ್ನೂ ಕೆಳಗೆ ಕೆಡವಿದರು ತಟ್ಟನೆ ಕುದುರೆಗಳಿಂದ ಹಾರಿ ಅವರ ಮೇಲೆಬಿದ್ದು ಹಿಡಿದುಕೊಂಡರು ಭಕ್ತಿಯಾಗಲೀ ಮಾಧವಿಯಾಗಲೀ ಸದ್ದು ಮಾಡಲಿಲ್ಲ ಇಬ್ಬರ ಕೈಗೂ ಕೋಳಗಳನ್ನು ತೊಡಿಸಿದರು ಮುಂದೆ ಮುಂದೆ ನಡೆದರು ಭಕ್ತಿಯು ಸದ್ದು ಮಾಡಲಿಲ್ಲ ಯಾರಾದರೂ ವಿದೋಹಿ ಗಳ ಗುಂಪು ಬರಬಹುದೆಂದೂ, ಆಗ ಈ ಸೈನಿಕರ ಆಟವೆಲ್ಲಾ ಕಟ್ಟಿಹೋಗುತ್ತ ದೆಂದೂ ಧೈರ್ಯವಾಗಿದ್ದನು ಆದರೆ ಅದು ಹಾಗಾಗಲಿಲ್ಲ. ಅಷ್ಟು ಅವಕಾಶ ದೊರೆಯಲೇ ಇಲ್ಲ ಅಲ್ಲೇ ಆ ತೋಪಿನ ದಾರಿಯು ದಾಟುತ್ತಲೇ ಎತ್ತಿನ ಗಾಡಿಯೊಂದು ಸಿಧ್ಧವಾಗಿತ್ತು

ಭಕ್ತಿಯನ್ನೂ, ಮಾಧವಿಯನ್ನೂ, ಎತ್ತಿ ಬಲಾತ್ಕಾರದಿಂದ ಆ ಗಾಡಿಯಲ್ಲಿ ಕುಳ್ಳಿರಿಸಿದರು. ಗಾಡಿಯು ವೇಗವಾಗಿ ಹೊರಟು ಹೋಯಿತು ಕುತುಬುದ್ದೀನನ

ಗೃಹದಲ್ಲಿ ಹೋಗಿ ನಿಂತಿತು ಖೈದಿಗಳಬ್ಬರನ್ನೂ ಕರೆದುಕೊಂಡು ಅವರಿಬ್ಬರನ್ನೂ ಬೇರೆ ಬೇರೆ ಅಗಲಿಸುವಾಗ ಭಕ್ತಿಯು ಗಂಭೀರ ಧ್ವನಿಯಿಂದ “ಮಾಧವಿ, ಭಯಪಡ ಬೇಡ ! ಪ್ರಾಣ ಕಳೆದುಕೊಳ್ಳಬೇಡ ನಾನು ರಕ್ಷಿಸುತ್ತೇನೆ” ಎಂದು ಹೇಳಿದನು. ಮಾಧವಿಯು ನಕ್ಕಳು ಇಬ್ಬರು ಖೈದಿಗಳೂ ಬಂಧನದಲ್ಲಿಡಲ್ಪಟ್ಟರು.

ಕುತುಬುದ್ದೀನನು ತನ್ನ ಕುದುರೆಯನ್ನೇರಿ ಲಗುಬಗೆಯಿಂದ ದಿವಾರವರ ಭೇಟಿಮಾಡಿ “ನಾನೇ ಹೋಗಿ ಭಕ್ತಿಯನ್ನು ಹಿಡಿದು ಬಂಧನದಲ್ಲಿಟ್ಟಿದ್ದೇನೆ ನಾಳೆ ಹುಕ್ಕುಂ ಆದರೆ ಶೂಲಕೈರಿಸಬಹುದು” ಎಂದು ಹೇಳಿದನು.

ದಿವಾರವರು ಈ ವರ್ತಮಾನವನ್ನು ಕೇಳಿ ಬಹಳ ಸಂತೋಷಪಟ್ಟರು ಘೌಜುದಾರರೇ ಭಕ್ತಿಯನ್ನು ಶೂಲಕ್ಕೆ ಹಾಕಿಸುವ ಉದ್ದೇಶ ನನಗಿಲ್ಲ ಅವನನ್ನು ನೋಡಬೇಕೆಂಬ ಕುತೂಹಲ ಬಹಳವಾಗಿದೆ ನಾಳೆ ಇಲ್ಲಿ ಅವನನ್ನು ನಾವು ನೋಡಿ ಮಾತನಾಡುತ್ತೇವೆ ಶ್ರೀರಂಗ ಪಟ್ಟಣಕ್ಕೆ ಸುಲ್ತಾನರ ಸನ್ನಿಧಾನಕ್ಕೆ ಕಳುಹಿಸುತ್ತೇವೆ. ಆಮೇಲೆ ಅವರ ಚಿತ್ತ !” ಎಂದರು

ತಮ್ಮ ಹುಕ್ಕುಂನಂತೆ ನಡೆದುಕೊಳ್ಳುತ್ತೇನೆ”

ಘೌಜುದಾರನು ಹೊರಟು ಹೋದನು ತನ್ನ ಮನೆಗೆ ಹೋಗಿ ಸುಖವಾಗಿ ನಿದ್ರಿಸಲಿಲ್ಲ ! ತಾನೆ ಮಾಧವಿ ಇದ್ದ ಕೋಣೆಗೆ ಹೋದನು ಅವಳ ಕೋಳಗಳನ್ನು ತೆಗೆಸಿ, ಅಂತಃಪುರಕ್ಕೆ ಕರೆದುಕೊಂಡು ಹೋದನು “ಮಾಧವಿ, ನೀನು ಎಂತಹ ದೇವ ಕನ್ಯೆ ! ನನಗೆ ಜೀವ ಮಾನಗಳೆರಡನ್ನೂ ಕೊಟ್ಟಿ” ಎಂದು ಕೊಂಡಾಡಿದನು ಅವಳನ್ನು ಬಂಧಿಸಿ ಕಷ್ಟ ಪಡಿಸಿದ್ದಕ್ಕಾಗಿ ಕ್ಷಮೆ ಬೇಡಿದನು.

ಮಾಧವಿಯು ಕುತುಬುದ್ದೀನರೇ ! ನಾನಾಗಿ ಈ ಸಾಹಸ ಕಾರ್ಯಕ್ಕೆ ಕೈ ಹಾಕಿದೆ ನಿಮ್ಮನ್ನಗಲಿ ನಾಲ್ಕು ದಿನಗಳಾದುವು ನನಗೆ ಎಷ್ಟೋ ಸಮಾಚಾರ ಗಳು ತಿಳಿದಿವೆ. ಅದೆಲ್ಲಾ ಭಯವನ್ನುಂಟುಮಾಡಿವೆ” ಎಂದಳು

ಕುತುಬುದ್ದೀನ—ಮಾಧವಿ, ಅಂತಹ ಭಯಕ್ಕೆ ಕಾರಣವೇನು ? ಸಂತೋಷ ಸಮಯದಲ್ಲಿ ಭಯವೇಕೆ ?

ಮಾಧವಿ—ಕುತುಬುದ್ದೀನ, ನಿನ್ನ ಅಧಿಕಾರವು ನಿನ್ನೆಯೇ ಪೂರೈಸಿತೆನ್ನುತ್ತಾರೆ.

ಕುತುಬುದ್ದೀನ—ಮಾಧವಿ, ಅದೆಲ್ಲಾ ಸುಳ್ಳು ! ಈ ದಿನ ದಿವಾನರವರು ಬೆಳಿಗ್ಗೆ ಎಷ್ಟೋ ಧೈರ್ಯ ಹೇಳಿದರು. ಈ ಭಕ್ತಿಯನ್ನು ಹಿಡಿದು ಕೊಟ್ಟಿದ್ದಕ್ಕಾಗಿ ಎಷ್ಟೋ ಶ್ಲಾಘಿಸಿದರು.

ಮಾಧವಿ - ನನ್ನ ಮಾತು ಕೇಳಿರಿ ! ಈ ಅಧಿಕಾರವು ನಮಗೆ ಬೇಡ ಮೋಸ ಹೋಗಬೇಡಿರಿ ನಾವಿಬ್ಬರೂ ಈ ರಾತ್ರಿಯೇ ಈ ದೇಶವನ್ನು ಬಿಟ್ಟು ಹೊರಟು ಹೋಗೋಣ.

ಕುತುಬುದ್ದೀನನು “ಇಲ್ಲ ! ಮಾಧವಿ ಹಾಗೆ ಮಾಡಬಾರದು ನಮಗೆ ಎಲ್ಲವೂ ಜಯವಾಗಿದೆ. ಈ ಜಯವು ನಿನ್ನದು !” ಎಂದು ಆಲಿಂಗಿಸಿ ಚುಂಬಿಸಿದನು

ಮಾಧವಿಯು ತನ್ನ ಭುಜಗಳಿಂದ ಕುತುಬುದ್ದೀನನ ಕಂಠವನ್ನು ಬಿಗದಪ್ಪಿ “ನನಗೊಂದು ವಾಗ್ದಾನ ಮಾಡಿರಿ ! ಆ ಭಕ್ತಿಗೆ ಏನೂ ತೊಂದರೆಯಾಗಕೂಡದು ಅವನು ಒಂದು ಒಳ್ಳೆಯ ಮನುಷ್ಯ !” ಎಂದಳು

“ಮಾಧವಿ ! ನೀನು ಚಿಂತಿಸಬೇಡ ! ಭಕ್ತಿಯನ್ನು ನಾನು ರಕ್ಷಿಸುತ್ತೇನೆ. ಅಷ್ಟೇ ಅಲ್ಲ. ಅವನನ್ನು ಗೌರವಿಸುತ್ತೇನೆ” ಎಂದು ಕುತುಬುದ್ದೀನನು ಹೇಳಿದನು

ಅನಂತರ “ನಾನು ನಗರದಲ್ಲಿ ಗಸ್ತು ತಿರುಗಲು ಹೋಗಬೇಕು ನೀನು ಒಹಳ ದಡದಿದ್ದಿ. ನಿನ್ನಿ ಮಾಡು” ಎಂದು ಹೇಳಿ ಹೊರಗೆ ಹೊರಟನು

ಭಕ್ತಿಯನ್ನು ಬಂಧಿಸಿದ್ದ ಕೋಣೆಗೆ ಹೋಗಿ ಕಾವಲುಗಾರರಿಂದ ಬಾಗಿಲು ತೆಗೆಸಿದನು. ಒಳಗೆ ಹೋಗಿ ಭಕ್ತಿಯ ಸಮೀಪದಲ್ಲಿ ನಿಂತುಕೊಂಡು ಮಾತನಾಡಿದನು.

ಕುತುಬುದ್ದೀನ—ಭಕ್ತಿ ! ನೀನು ಭಯಪಡಬೇಡ, ಚಿಂತಿಸಬೇಡ ನಾನು ನಿನ್ನನ್ನು ರಕ್ಷಿಸುತ್ತೇನೆ.

ಭಕ್ತಿ—(ಗಹಗಹಿಸಿ ನಕ್ಕು) ಕುತುಬುದ್ದೀನನೇ ! ನನಗೇನು ಭಯ ? ಭಯವು ನಿನಗೇ. ನಾನು ಹೇಳುತ್ತೇನೆ ಕೇಳು ಈ ಸುಲ್ತಾನನೇ ದರ್ಬಾರು ನನಗೆ ಗೊತ್ತಿರುವಷ್ಟು ನಿನಗೇನು ಗೊತ್ತಿದೆ ? ನನ್ನನ್ನು ನೀನು ಏನೂ ಮಾಡಲಾರ ! ನಾಳೆಯ ದಿನ ನೀನು ನನ್ನನ್ನು ದಿವಾನರ ಸಮ್ಮುಖದಲ್ಲಿ ಕರೆದುಕೊಂಡು ಹೋಗುವಿಯಲ್ಲವೆ ?

ಕುತುಬುದ್ದೀನ—ಹೌದು !

ಭಕ್ತಿ—ಅಲ್ಲಿಯೇ ನಿನ್ನ ವಿಚಾರಣೆ ಆಗುತ್ತದೆ.

ಕುತುಬುದ್ದೀನ—ನನ್ನ ವಿಚಾರಣೆಯೇ ?

ಭಕ್ತಿ—ನನ್ನ ವಿಚಾರಣೆಯನ್ನು ದಿವಾನರವರು ಮಾಡುವುದಿಲ್ಲ, ಕುತುಬುದ್ದೀನನೇನೇ ಇನ್ನೂ ಮುಚ್ಚಿಡಲಿ ನಾನು ಭಕ್ತಿಯಲ್ಲ ದಿವಾನರವರಿಗೆ ನನ್ನ ಪರಚಯವಿದೆ ಸುಲ್ತಾನರಿಗೆ ನನ್ನ ಪರಿಚಯವು ಚೆನ್ನಾಗಿದೆ ನನ್ನನ್ನು ವಿಚಾರಣೆ ಮಾಡಬೇಕಾದರೆ ಸುಲ್ತಾನರೇ ಇಲ್ಲಿಗೆ ಬಂದು ಮಹಾಯುದ್ಧಕ್ಕೆ ಸಿದ್ಧರಾಗಬೇಕಾಗುತ್ತೆ ಪಾಪ ! ನಿನಗೆ ಮೈಸೂರಿನ ರಾಜಕೀಯವೇ ಗೊತ್ತಿಲ್ಲ.

ಕುತುಬುದ್ದೀನ—ಭಕ್ತಿ ! ನೀನು ನನ್ನನ್ನು ಭಯಪಡಿಸುತ್ತಿ ಇಷ್ಟು ಚಾಲಾಕ್ ಇಲ್ಲದೇ ಇಷ್ಟೊಂದು ದೊಡ್ಡ ವಿಪ್ಲವವನ್ನು ಸಿದ್ಧ ಮಾಡಿಸಿದ್ದೆಯಾ ನೀನು ನೀನೇ ಭಕ್ತಿ ! ಈ ದೇಶವೆಲ್ಲವೂ ಸಾಕ್ಷಿ ಹೇಳುತ್ತದೆ. ನಿನ್ನನ್ನು ಶಾಲಕ್ಕೆ ಹಾಕಬೇಕೆಂದು ಋದ್ಧ ಸುಲ್ತಾನರವರೇ ಹುಕ್ಕುಂ ಬರೆಸಿ ಕಳುಹಿಸಿದ್ದಾರೆ.

ಭಕ್ತಿ—ಕುತುಬುದ್ದೀನ್! ನಾನೇಕೆ ಭಯಪಡಿಸಬೇಕು ನಿನ್ನನ್ನು ಇನ್ನು ಸ್ವಲ್ಪವೇ ರಾತ್ರಿ ಉಳಿದಿದೆ, ಹೋಗಿ ಸುಖವಾಗಿ ನಿನ್ನೆ ಮಾಡು ನಾಳೆ ದಿವಾನರ ವರ ಸಮ್ಮುಖದಲ್ಲ ನಿನ್ನ ವಿಚಾರಣೆ ಮಾಡಿಸುತ್ತೇನೆ ಸಹಸ್ರ ಸಹಸ್ರ ಅಪರಾಧಗಳವೆ ನಾನೇ ಈ ಮಂಗಳೂರಿನ ಕಡೆಯಿಂದ ದಾವಾ ಮಾಡುತ್ತೇನೆ, ನೋಡು ನಾಳೆ ನಿನ್ನ ಪರಿಣಾಮವೇನಾಗುವುದೆಂದು ?

ಕುತುಬುದ್ದೀನ್—ಕೇಳು ಭಕ್ತಿ! ನನ್ನ ಅಧಿಕಾರವು ಹೋಗಿಲ್ಲ ದಿವಾನರ ವರು ನನಗೆ ಸಂಪೂರ್ಣ ಅಧಿಕಾರವನ್ನು ಚಲಾಯಿಸುವಂತೆ ಈ ದಿನ ಬೆಳಿಗ್ಗೆ ಮದತ್ ಕೊಟ್ಟಿದ್ದಾರೆ ಈಗ ತಾನೇ ಸ್ವಲ್ಪಹೊತ್ತಿಗೆ ಮುಂಚೆ ನಿನ್ನನ್ನು ಹಿಡಿದದ್ದಕ್ಕಾಗಿ ನನ್ನನ್ನು ಎಷ್ಟೋ ಶ್ಲಾಘಿಸಿದಾರೆ ನೀನು ಕೇಳಿರುವ ವರ್ತಮಾನಗಳೆಲ್ಲಾ ಸುಳ್ಳು. ನಾನು ಹೇಳದಂತೆ ಕೇಳು ನಿನ್ನನ್ನು ರಕ್ಷಿಸುತ್ತೇನೆ ನಾನೂ ನೀನೂ ಸ್ನೇಹಮಾಡಿ ಕೊಳ್ಳೋಣ! ಈ ವಿದ್ರೋಹವನ್ನೆಲ್ಲಾ ನಿಲ್ಲಿಸಿಬಿಡೋಣ ನಾನು ನಾಳೆ ದಿನ ದಿವಾನರ ರಲ್ಲಿ ಜಾಮೀನು ಕೊಟ್ಟು ನಿನ್ನನ್ನು ಬಿಡಿಸಿಕೊಳ್ಳುತ್ತೇನೆ

ಭಕ್ತಿ - (ಛನಃ ನಕ್ಕು) ಕುತುಬುದ್ದೀನ್! ನೀನು ಹುಚ್ಚನಾಗಿದ್ದಿ ನೀನಗೂ ನನಗೂ ದ್ವೇಷವೇನೂ ಇಲ್ಲ. ನೀನು ಈ ದಿವಾನರರಲ್ಲಿ ಗೆದ್ದುಕೊಳ್ಳಲಾರೆ ಗೆದ್ದು ಕೊಂಡರೂ ಸಂತೋಷ ನಾನೂ, ನೀನೂ ಸ್ನೇಹಿತರಾಗುವುದಾದರೆ ದಿವಾನರ ಸಮ್ಮುಖದಲ್ಲಿಯೇ ಸ್ನೇಹಿತರಾಗೋಣ ಕುತುಬುದ್ದೀನ್! ದಿವಾನರವರು ನಿನ್ನನ್ನು ಕ್ಷಮಿಸಿದರೆ, ಸುಲ್ತಾನರವರು ಕ್ಷಮಾಭಿಕ್ಷೆಯನ್ನು ನೀಡಿದರೆ, ನಾನೂ ಅಲ್ಪಪ್ರಾಣಿಯೆಂದು ನಿನ್ನನ್ನು ಕ್ಷಮಿಸುತ್ತೇನೆ ಆದರೆ—ಆದರೆ ದೇವರು ನಿನ್ನನ್ನು ಕ್ಷಮಿಸನು

ಭಕ್ತಿಯ ಧೈರ್ಯವನ್ನು ನೋಡಿ ಆಶ್ಚರ್ಯಗೊಂಡ, ಅವನು ಹೊರಗೆ ಹೋಗಿ ಬಾಗಿಲುಗಳನ್ನು ಹಾಕಿಸಿದನು ಯಾರೋ ಅತ್ತಕಡೆಯಿಂದ ಹಾರಿಹೋದ ಹಾಗೆ ಆಯಿತು ಕುತುಬುದ್ದೀನನಿಗೆ ಗೊತ್ತಾಗಲಿಲ್ಲ

ಕುತುಬುದ್ದೀನನು ಗೋವಿಂದನನ್ನಿಟ್ಟದ್ದ ಕೋಣೆಯ ಬಾಗಿಲನ್ನು ತೆಗೆಸಿ ಆ ಕೋಣೆಗೆ ಹೋದನು ಅಲ್ಲಿ ಗೋವಿಂದನು ನಿದ್ರಿಸಿರಲಿಲ್ಲ ಹೋಗಿ ಅವನ ಮುಂದೆ ನಿಂತನು ಗೋವಿಂದನು ಮಾತನಾಡಲಿಲ್ಲ.

ಕುತುಬುದ್ದೀನ್—ಗೋವಿಂದ, ಏಕೆ ಮಾತನಾಡುವುದಿಲ್ಲ ?

ಗೋವಿಂದ—ನಿನ್ನೊಡನೆ ಮಾತನಾಡುವುದೇನಿದೆ ?

ಕುತುಬುದ್ದೀನ್—ಬಹಳವಿದೆ. ನಗರದ ದಿವಾನರವರು ಬಂದಿದಾರೆ. ಹತ್ತು ಸಾವಿರ ಸೈನ್ಯ ಬಂದಿದೆ. ಇನ್ನು ವಿದ್ರೋಹಿಗಳ ಆಟ ಮುಗಿಯಿತು.

ಗೋವಿಂದನು ಮಾತನಾಡಲಿಲ್ಲ.

ಕುತುಬುದ್ದೀನ್—ನಿಮ್ಮ ಮುಖಂಡನಾದ ಭಕ್ಷಿಯನ್ನು ಹಿಡಿದು ಬಂಧಿಸಿದ್ದೇನೆ.

ಗೋವಿಂದ—ಸುಳ್ಳು! ನನ್ನನ್ನು ಭಯಪಡಿಸಲು ಈ ಕಥೆಗಳನ್ನೆಲ್ಲಾ ಹೇಳುತ್ತಿದ್ದಿ ಭಕ್ಷಿಯನ್ನು ಹಿಡಿಯುವಷ್ಟು ಸಾಹಸವು ಯಾರಿಗೂ ಇಲ್ಲ.

ಕುತುಬುದ್ದೀನ್—ಅವನನ್ನು ಹಿಡಿಯುವುದು ಅಸಾಧ್ಯವೇ ಆಗಿತ್ತು ನಿನ್ನ ಸಹೋದರಿ ಮಾಧವಿಯು ತಾನೇ ಹೋಗಿ ಹಿಡಿದು ತಂದಳು ಅವಳ ಅನುಗ್ರಹವಿಲ್ಲದಿದ್ದರೆ ನಾನು ರಸಾತಲಕ್ಕೆ ಹೋಗಬೇಕಾಗಿತ್ತು.

ಗೋವಿಂದ—ಮಾಧವಿ, ಆ ಹಾಳು ಮಾಧವಿಯು ಭಕ್ಷಿಯನ್ನು ಮೋಸಮಾಡಿದಳೇ? ಇರಲಿ! ಅವಳು ನನ್ನ ಸಹೋದರಿಯೆಂದು ಕರುಣ ತೋರುವುದಿಲ್ಲ ಬೀದಿಯಲ್ಲಿ ಭಿಕ್ಷೆ ಬೇಡುವಂತೆ ಮಾಡುತ್ತೇನೆ ನೋಡು! ಕುತುಬುದ್ದೀನ್, ನಿನ್ನ ಕಡೆಯ ದಿನಗಳು ಈಗ ಬಂದಿವೆ. ನಗರದ ದಿವಾನರವರು ಬಂದು ನಿನ್ನ ವಿಚಾರಣೆ ನಡೆಸುತ್ತಾರೆ. ನಿನ್ನ ವಿಚಾರಣೆಯಲ್ಲಿ ನಾನೇ ಮೊದಲನೆಯ ಸಾಕ್ಷಿ! ಮೊದಲು ನನ್ನ ಮೊಕದ್ದಮೆ ನೀನು ಹೇಗೆ ಮಾಧವಿಯನ್ನು ಅಪಹಾರ ಮಾಡಿ ತಂದೆ? ಹೀಗೆ ಮೋಸಮಾಡಿ ಅವಳನ್ನು ಮದುವೆಯಾದೆ? ನಮ್ಮ ತಾಯಿಯ ಮರಣಕ್ಕೆ ನೀನು ಹೇಗೆ ಕಾರಣನಾದೆ? ಎಂಬುದನ್ನೆಲ್ಲಾ ದಿವಾನರ ರಾಜಸಭೆಯಲ್ಲಿ ವಾದಮಾಡುತ್ತೇನೆ ಆ ನರರಾಕ್ಷಸಿ! ಮಾಧವಿಯು ಎಷ್ಟು ಹುಚ್ಚಿ? ನೀನು ಎಷ್ಟು ಸ್ತ್ರೀಯರನ್ನು ಹಾಳು ಮಾಡಿದ್ದೀಯೆಂಬುದನ್ನು ಅವಳು ಅರಿಯಳು ಅದನ್ನು ಅರಿತಿದ್ದರೆ ನಿನ್ನನ್ನು ಅವಳು ಅಂದೇ ತ್ಯಜಿಸುತ್ತಿದ್ದಳು ಅದನ್ನೆಲ್ಲಾ ರಾಜಸಭೆಯಲ್ಲಿ ಪ್ರತ್ಯಕ್ಷ ಮಾಡಿ ತೋರಿಸುತ್ತೇನೆ ಅಷ್ಟೇ ಅಲ್ಲ, ನೀಚನಾದ ಕುತುಬುದ್ದೀನನೇ, ನೀನೆಷ್ಟು ಧನ ಸಂಗ್ರಹ ಮಾಡಿದ್ದಿ ಎಂಬುದನ್ನು ಬಲೆ ಲೆಕ್ಕ ಹಾಕಿಟ್ಟಿದ್ದೇನೆ ಆ ಧನವನ್ನು ಎಲ್ಲಿ ಇಟ್ಟಿದ್ದೀಯೆಂಬುದನ್ನು ನಾನು ಕಂಡುಹಿಡಿದಿದ್ದೇನೆ ಅದನ್ನು ನಾನೇ ಕೊಳ್ಳಿ ಹೊಡೆಯಬೇಕೆಂದು ಯೋಚಿಸಿದ್ದೆ ಈಗ ಅದನ್ನು ಹೊರಕ್ಕೆ ತೆಗೆಸಿ ಎಲ್ಲರಿಗೂ ಅವರವರ ಹಣವನ್ನು ಕೊಡಿಸುತ್ತೇನೆ ನೋಡು! ಆಮೇಲೆ ನಿನ್ನ ಗತಿ ಏನಾಗುತ್ತೆ? ಅಷ್ಟೇ ಅಲ್ಲ. ನೀನು ಇಂಗ್ಲೀಷರೊಡನೆ ಸಂಧಾನ ಮಾಡಿದ ಪತ್ರವು ನಮ್ಮಲ್ಲಿದೆ.

ಕುತುಬುದ್ದೀನನಿಗೆ ಸಿಡಿಲು ಬಡಿದಂತಾಯಿತು. ಗೋವಿಂದನು ಹೇಳಿದ ಪ್ರತಿಯೊಂದು ಮಾತೂ ಅವನ ಹೃದಯವನ್ನು ಶಲ್ಯದಂತೆ ಕೀಲಿಸಿತು ಕೈಕಾಲುಗಳು ನಡುಗುತ್ತಿದ್ದವು ಎದೆಯು ಬಡಿದುಕೊಳ್ಳುತ್ತಿತ್ತು. “ಗೋವಿಂದ! ಗೋವಿಂದ! ನೀನು ನನ್ನ ಆತ್ಮಬಂಧು! ಈ ಲೋಕದಲ್ಲಿ ನೀನು, ಮಾಧವಿ, ನೀವಿಬ್ಬರೇ ನನಗೆ ಆತ್ಮೀಯರು ನಾವು ಮೂವರೂ ಒಂದಾಗಿ ಈ ಸುಖಸಂಪತ್ತನ್ನು ಅನುಭವಿಸಬೇಕು. ಇಲ್ಲದಿದ್ದರೆ ನಮ್ಮ ಮೂವರ ಬಾಳೂ ಮಣ್ಣು ಪಾಲಾಗುತ್ತೆ ನೀನು ಸನ್ನವನಾಗು.

ನಾನು ಬದುಕಿರುವವರೆಗೂ ನಿನ್ನ ಶರಣಾಗತನಾಗಿರುವೆನು ಹೇಗಾದರೂ ನಾವು ಮೂವರೂ ಈ ರಾಜ್ಯದಿಂದ ಹೊರಟುಹೋಗೋಣ

ಗೋವಿಂದ—ಕುತುಬುದ್ದೀನ್! ನಾನು ನಿನ್ನೊಡನೆ ಸಹವಾಸ ಮಾಡುವುದೆಂತು ? ನಿನ್ನನ್ನು ನೋಡಿದರೆ ಘೋರ ವಿಷಸರ್ಪದಂತೆ ತೋರುತ್ತದೆ ನನಗೆ ! ಇನ್ನು ಆ ಮಾಧವಿಯ ಮುಖ ನೋಡುವೆನೇ ನಾನು ! ನಾನು ನಿನ್ನನ್ನು ಕ್ಷಮಿಸುವುದಿಲ್ಲ. ನಿನ್ನನ್ನು ತುಂಡುತುಂಡಾಗಿ ಕತ್ತರಿಸಿದರೂ ನನ್ನ ಮನಸ್ಸು ಶಾಂತವಾಗುವುದಿಲ್ಲ.

ಕುತುಬುದ್ದೀನ್ -- ಗೋವಿಂದ ! ನೀನೇಷ್ಟು ಕರೂರನಾಗಿದ್ದೀ ಮಾಧವಿ ಗೋಪುರವಾದರೂ ನೀನು ನನ್ನನ್ನು ಕ್ಷಮಿಸುವುದಿಲ್ಲವೇ ?

ಗೋವಿಂದ—ಇಲ್ಲ, ನಿನಗೆ ಕ್ಷಮೆ ಇಲ್ಲ

ಕುತುಬುದ್ದೀನನು ಕ್ಷಣಹೊತ್ತು ಅಲೋಚನೆ ಮಾಡಿದನು ಭಯ ಕ್ರೋಧಗಳು ಏಕಕಾಲದಲ್ಲಿ ಅವನನ್ನು ಉದ್ದೇಗಿಸಿದುವು ಕಣ್ಣುರೆಷ್ಟೆ ಹೊಡೆಯುವಷ್ಟರಲ್ಲಿ ಸೊಂಟದಲ್ಲಿದ್ದ ಬಾಕನ್ನು ಹಿರಿದು ಗೋವಿಂದನ ವಕ್ಷಸ್ಥಳದಲ್ಲಿ ಪೂರ್ತಿಯಾಗಿ ಇರಿದು ಬಿಟ್ಟನು ಗೋವಿಂದನು “ಹಾ ಹಾ !!” ಎಂದು ಅರ್ತನಾದ ಮಾಡಿದನು ಕುತುಬುದ್ದೀನನು ಅವನ ಬೇಡಿಗಳನ್ನೆಲ್ಲಾ ಬಿಟ್ಟದನು

ಅಷ್ಟರಲ್ಲಿ ಕೋಣೆಯ ಬಾಗಿಲು ದ್ವಾರಂದು ತೆರೆಯಿತು. “ಕುತುಬುದ್ದೀನ್ ಏನು ಮಾಡಿಬಿಟ್ಟೆ ?” ಎಂದು ಮಾಧವಿಯು ಒಳಗೆ ಬಂದಳು.

ಗೋವಿಂದನ ವಕ್ಷಸ್ಥಳದಲ್ಲಿ ನೆತ್ತರು ಹರಿಯುತ್ತಿದ್ದಿತು ಕುತುಬುದ್ದೀನನ ಬಟ್ಟೆಯೆಲ್ಲ ರಕ್ತಮಯವಾಗಿದ್ದಿತು ಗೋವಿಂದನು ಕೈ ಕಾಲುಗಳನ್ನು ಬಡಿದು ಕೊಳ್ಳುತ್ತಾ ಒದ್ದಾಡುತ್ತಿದ್ದನು ಈ ದೃಶ್ಯವನ್ನು ನೋಡಿ ಮಾಧವಿಯು ಚಿರನೆ ಚೀರಿದಳು ಗೋವಿಂದನ ಹತ್ತಿರ ಹೋಗಿ ಬಗ್ಗಿದಳು ಗೋವಿಂದನು ಆ ವಿಶಾಲವಾದ ಕಣ್ಣುಗಳನ್ನು ಬಿಟ್ಟು ನೋಡಿ ಮಾಧವಿ ! ಮಾಧವಿ !” ಎಂದನು ಪ್ರಾಣವು ಹಾರಿಹೋಯಿತು

ಕುತುಬುದ್ದೀನನು ಕಲ್ಲಿನ ಪ್ರತಿಮೆಯಂತೆ ನಿಂತಿದ್ದನು ಈ ಸೋದರ ಸೋದರಿ ರಿಯ ದೈನ್ಯವಸ್ಥೆಯು ಅವನ ಸರ್ವೇಂದ್ರಿಯಗಳನ್ನು ನಿಸ್ಸತ್ಯವಾಗಿ ಮಾಡಿದ್ದಿತು ಅವನಿಗೂ ದುಃಖದ ಆವೇಗವು ಆವರಿಸಿತ್ತು “ಮಾಧವಿ ! ಕ್ಷಮಿಸು !” ಎಂದು ಬೇಡಿದನು

ಮಾಧವಿಯು ಭೈರವಿಯಂತೆ ಕುತುಬುದ್ದೀನನ ಮುಂದೆ ನಿಂತಳು “ಕುತುಬುದ್ದೀನ್ ! ನೀನು ಭಕ್ತಿಯೊಡನೆ ಮಾತನಾಡಿದ್ದನ್ನೂ,— ಈ ಗೋವಿಂದನಿಗೂ, ನಿನಗೂ ನಡೆದ ಸಂಭಾವಣೆಯನ್ನೂ ನಾನು ಕೇಳುತ್ತಲೇ ಇದ್ದೆ ನೀನು ಎಂಥಾ ಪಾಪಿ ! ನನ್ನಿಂದ ಎಂಥಾ ಕೆಲಸವನ್ನು ಮಾಡಿಸಿದೆ ? ಆ ಕಾರ್ಯಕ್ಕೆ ನೀನು

ಮಾಡಿದ ಪ್ರತ್ಯುಪಕಾರ ಇದೇ ಅಲ್ಲವೇ ? ಈ ಲೋಕದಲ್ಲಿ ನನಗಿದ್ದ ಏಕಮಾತ್ರ ಬಂಧುವಿನ ವಧೆ ! ನಾನು ಈ ರಾತ್ರಿಯೇ ಭಕ್ತಿಯನ್ನು ಬಂಧನದಿಂದ ಬಿಡಿಸುತ್ತೇನೆ. ಇಲ್ಲದಿದ್ದರೆ ನರಕದಲ್ಲಿಯೂ ನನಗೆ ಸ್ಥಳವಿಲ್ಲ ! ನಾಳೆ ನಿನ್ನ ಗತಿ ಏನಾಗುವುದೆಂದು ದನ್ನು ಬಲ್ಲೆಯಾ ?” ಎಂದಳು

ಕುತುಬುದ್ದೀನನು—ಮಾಧವಿ ಅದನ್ನು ಅರಿತೇ ಈ ಗೋವಿಂದನನ್ನು ವಧೆ ಮಾಡಿದೆ ಅವನಾಡಿದ ಮಾತುಗಳನ್ನು ನೀನು ಕೇಳಲಿಲ್ಲವೇ ? ಅದರಿಂದ ನನಗೆ ಎಂದಿಗಾದರೂ ಉಳಿಗಾಲಉಂಟೆ ? ಅದಕ್ಕಾಗಿಯೇ ಅವನನ್ನು ವಧೆಮಾಡಿದೆ ಆ ಭಕ್ತಿಯನ್ನೂ ವಧೆ ಮಾಡಿಬಿಡುತ್ತೇನೆ ಎಂದು ಬಾಗಿಲ ಕಡೆ ತಿರುಗಿದನು

ಹಿಂದುಗಡೆಯಿಂದ ಮಾಧವಿಯು ಹೆಣ್ಣು ಹುಲಿಯಂತೆ ಕುತುಬುದ್ದೀನನ ಮೇಲೆ ಹಾರಿ ತನ್ನ ಸೊಂಟದಲ್ಲಿದ್ದ ಕರಾರಿಯನ್ನು ಅವನ ಹೃದಯದಲ್ಲಿ ನೆಟ್ಟಳು ಕುತುಬುದ್ದೀನನು ಕೆಳಗೆ ಉರುಳಿದನು.

“ಮಾಧವಿ ! ಮಾಧವಿ” ಎಂದು ಆರ್ತನಾದ ಮಾಡಿದನು

ಮಾಧವಿಯು ಕಟಕಟನೆ ಹಲ್ಲು ಕಡಿದು “ಹೌದು ! ಮಾಧವಿ, ನಿನ್ನ ಮೃತ್ಯು” ಎಂದು ಕರಾರಿಯನ್ನು ಹೊರಗೆ ಎಳೆದಳು

ಕುತುಬುದ್ದೀನನು ಪ್ರಾಣ ಬಿಟ್ಟನು

ಮಾಧವಿಯು ಭಕ್ತಿ ಇದ್ದ ಕೋಣೆಗೆ ಹೋಗಿ ಬಾಗಿಲು ತೆಗೆದಳು ದೀಪವು ಉರಿಯುತ್ತಿತ್ತು !

ಮೈಯ್ಯೆಲ್ಲಾ ರಕ್ತಮಯವಾಗಿದ್ದ ಈ ಭೈರವಿ ಮಾಧವಿಯನ್ನು ನೋಡಿ ಭಕ್ತಿಯು “ಮಾಧವಿ ! ಇದೇನು ?” ಎಂದನು

ಮಾಧವಿಯು ಅವನ ಬೇಡಿಗಳನ್ನು ಬಿಚ್ಚಿದಳು ಏಕಟಾಟ್ರಹಾಸ ಮಾಡುತ್ತ ಮಾಡುತ್ತಾ “ಭಕ್ತಿ ! ಭಕ್ತಿ ! ಬಾ ನನ್ನ ಜೊತೆಯಲ್ಲಿ ಬಾ, ಎಂದು ಹೇಳುತ್ತಾ ಭಕ್ತಿಯನ್ನು ದರದರನೆ ಎಳೆದುಕೊಂಡು ಹೋದಳು “ಅಲ್ಲಿನೋಡು ! ಈ ಕುತುಬುದ್ದೀನನನ್ನು !” ಎಂದು ತೋರಿಸಿ ನಕ್ಕಳು.

ಭಕ್ತಿಯು ಗಾಬರಿಗೊಂಡು “ಮಾಧವಿ, ಇವನನ್ನು ಯಾರು ಕೊಂದರು ?” ಎಂದನು.

ಮಾಧವಿಯು ಪುನಃ ನಕ್ಕು “ಭಕ್ತಿ ! ನಾನು—ನಾನುಕೊಂಡೆ ಈಗ ತಾನೇ ಕೊಂಡೆ. ನೋಡು ಮುಟ್ಟಿ ನೋಡು ಬಿಸಿಬಿಸಿರಕ್ತ !” ಎಂದು ಕೇಕೆಹಾಕಿ ನಕ್ಕಳು

“ಇಲ್ಲಿ ಬಾ !” ಎಂದು ಕೈ ಹಿಡಿದು ಎಳೆದು ಗೋವಿಂದನ ಶರೀರದ ಹತ್ತಿರ ಭಕ್ತಿಯನ್ನು ನಿಲ್ಲಿಸಿ “ಭಕ್ತಿ ನೋಡು ! ನಿನ್ನ ಗೋವಿಂದನ ಅವಸ್ಥೆಯನ್ನು. ಇವಳನ್ನು ಪಾಪಿಯಾದ ಕುತುಬುದ್ದೀನನು ಕೊಂದನು. ಇವಳು ಆಗಲೇ ವೀರಸ್ವರ್ಗ

దల్లి నలియుత్తిదానే ఇవను మత్తారూ అల్ల ! నన్న ఖాసా అణ్ణ గోవింద !” ఎందు అవన శవద మేలే బిద్దు మూర్ఖితకాదళు

భక్తియు ఆ దృశ్యవన్న నోడి కణ్ణిరు సురిసుత్తా మాధవియన్ను ఏష్టో సంత్యేసిదను సాధ్యవాగలిల్ల

మాధవియు హోగు భక్తి ! హొరటు హోగు ! సిన్నన్ను యారూ తడి యువుదిల్లి హోగు ! నాను ఇల్లయే ఇరుత్తేనే హోగు ! భక్తి నిను ఇరబేడా అల్ల బిద్దిరువవను నన్న పతి ! ఇల్లి బిద్దిరువవను నన్న సహోదర ! ఇవరిబ్బరన్న బిట్టు నాను ఒరలారే ! హోగు ఈ రాత్రి నిన్న బంధనక్క నానే కారణ ! ఆదర ప్రాయశ్చిత్తవే ఈ భయంకర దృశ్య ! సిన్నన్ను ఈగ నాను బిట్టదేనే హొరటు హోగు ! ఈ జన్మదల్లి నినగి ఇదే నమస్కార ! హోగు ! హోగు ! ఎందళు

భక్తియు దుఃఖిసుత్తా హొరటు హోదను

ఇబ్బరు రాణియరు

కుర్సోఖానను రాణియవర బిడారదింద హొరటు హోగుత్తలే రాణి యరిబ్బరూ మాతనాడతొడగిదరు రాధియ “దొలత్ రాణియవరే, దొడ్డ నవాబర కాలక్కొ-ఈగిన కాలక్కొ ఎష్టోందు వ్యత్యాస ! ఆగిన కాలవల్లి దేశదల్లి లాంతి ఇత్తు ఈగిన నవాబర కాలదల్లి ఎల్ల కడియుా క్షోభ !

దొలత్- రాధారాణియవరే ! టిప్పుసుల్తానరు యుద్ధదల్లి ఒళ్ళే సిస్సినరు ఆడళితదల్లి సమర్ధరల్ల ఎంథా అధికారిగళ్లయూ, పూర్ణ నంబికయ స్సిడువుదే ఇల్ల దొడ్డ నవాబర మరణానంతర శ్రీరంగపట్టణ దలూడ బ్రాహ్మణర పితూరియ విచార కేళిల్లవే నిన్న ? పితూరికారరు సుల్తానరిల్లద సమయదల్లి రాజధానియన్ను స్వాధీన పడిసికొండు తమ్మ బావుటివన్న ఏరియే బిట్టరు ఆయ్యో ! అదొండు దొడ్డ కధ్ద

రాధా-హాదు దొలత్ రాణియవరే ! నగరద ప్రసంగవూ అంతకుదే ! ఇయజోఖానరాదరూ ఎష్టు దుడుకిదరు ! ఆమేలే సుల్తానర మేలే ఆను గ్రుహదీంద ఎష్టోందు ద్రవ్యవన్న కళుహిసిదరు. మోదలే మహమదాలి యవరు నగరకే బందాగ అదే హణనన్ను కొట్టిద్దరే ఎష్టు టిన్నాగిత్తు. అదు ఎష్టు దొడ్డ ప్రమాదవగా పరిణమిసిత్ల. ఈగ మంగళూరిన ప్రకర

ಣವು ಬಂದಿದೆ. ಹೇಗಾಗುತ್ತೋ ನೋಡಬೇಕು ? ಇದರಲ್ಲಿ ಒಂದು ಕ್ಷೇಮವಿದೆ ಸ್ವಯಂ ಸುಲ್ತಾನರೇ ಬಂದಿದ್ದರೆ ಬಹಳ ಅನಾಹುತಗಳಾಗುತ್ತಿತ್ತು

ದಾಲತ್—ಈ ಮಂಗಳೂರಿನ ವ್ರಸಂಗವು ಒಂದು ವಿಚಿತ್ರವಾಗಿದೆ ಇದನ್ನು ವಿಪ್ಲವವೆಂದು ಹೇಳಲಾಗುವುದಿಲ್ಲ. ಈ ವಿಪ್ಲವದ ಮುಖಂಡನಾರೋ ಗೊತ್ತಿಲ್ಲ ಈ ಮುಖಂಡನಿಗೆ ರಾಜ್ಯಾಕಾಂಕ್ಷೆ ಇರುವಂತೆ ತೋರುವುದಿಲ್ಲ ಸುಲ್ತಾನರ ಆಡಳಿತಕ್ಕೆ ಇದೊಂದು ಕಳಂಕ ನೋಡಿ ರಾಣಿಯವರೇ, ಈ ಹುಸ್ಸೇಖಾನನು ಅಡಿದ ಮಾತುಗಳನ್ನು ಕೇಳಿದರಷ್ಟೆ ಈ ವಿಪ್ಲವದಲ್ಲಿ ಈ ಹುಸ್ಸೇಖಾನನ ಸಂಬಂಧವಿದೆ ಯೆಂದೇ ನನ್ನ ಸಂದೇಹ

ರಾಧಾ—ಹುಸ್ಸೇಖಾನರಿಗೆ ಸುಲ್ತಾನರ ಮೇಲೆ ಬದ್ಧವೈರ ಸುಲ್ತಾನರ ಮಾತು ಬಂದಾಗಲೆಲ್ಲ ಅವರು ಹಾಗೆಯೇ ಮಾತನಾಡುತ್ತಾರೆ ಹೇಗೇ ಆಗಲಿ, ಇಾವು ಈ ಸಮಯಕ್ಕೆ ಇಲ್ಲಿಗೆ ಬಂದಿದ್ದು, ಅಷ್ಟು ಸರಿಯಲ್ಲವೆಂದೇ ನನ್ನ ಭಾವನೆ ದಾಲತ್—ನನಗೂ ಆದೇ ಅಭಿಪ್ರಾಯ. ಗನರದಲ್ಲಿ ನಮ್ಮ ಸಂಬಂಧದಿಂದ

ಸುಲ್ತಾನರಿಗೂ ಇಯಜ್ಜೇಖಾನರಿಗೂ ಯುದ್ಧವೇ ಆಯಿತು ನಾವು ಏನು ಮಾಡುವುದು ? ದಿವಾಣರವರು ನಮ್ಮನ್ನು ಬರಬೇಕೆಂದು ಪ್ರಾರ್ಥಿಸಿದರು ನಮಗೂ ಇಯಜ್ಜೇಖಾನರ ದರ್ಶನವಾಗ ವುದೆಂಬ ಅಭಿನಿವೇಶವಿತ್ತು ದಿವಾಣರೇಕೆ ನಮ್ಮನ್ನು ಇಲ್ಲಿಗೆ ಕರೆತಂದರು ? ಅದು ಒಂದು ಸಮಸ್ಯೆಯೇ ಆಗಿದೆ

ರಾಣಿಯವರಿಬ್ಬರೂ ಮಾತನಾಡುತ್ತಿರುವಾಗಲೇ ದಿವಾಣರವರ ಸವಾರಿಯು ರಾಣಿಯವರ ಬಿಡಾರಕ್ಕೆ ದಯಮಾಡಿತು

ರಾಣಿಯರಿಬ್ಬರೂ ಬಾಗಿಲಿಗೆ ಬಂದು ದಿವಾಣರವರನ್ನು ಎದುರುಗೊಂಡು ತಮ್ಮ ಬೈತಕ್ ಖಾನೆಗೆ ಕರೆದುಕೊಂಡುಹೋಗಿ, ಅಸನದಲ್ಲಿ ಕುಳಿಳಿಸಿದರು. ಪರಸ್ಪರ ಉಪಚಾರೋಕ್ತಿಗಳಾದನಂತರ ದಿವಾಣರವರು, “ರಾಣಿಯವರೇ ! ಈ ಮಂಗಳೂರಿನ ಪ್ರಸಂಗವು ವಿಚಿತ್ರವಾಗಿದೆ ನಾನಾ ವಿಧವಾದ ಕಥೆಗಳನ್ನು ಕೇಳುತ್ತಿದ್ದೇನೆ ವಿಪ್ಲವದ ಕಾರಣಗಳು ಅಷ್ಟೇನೂ ಮಹತ್ತರವಾದವುಗಳಾಗಿ ಕಾಣುವುದಿಲ್ಲ ಆದರೆ ಅದರ ಲೆಕ್ಕೊಂದು ದೊಡ್ಡ ತೊಡಕಿದೆ ವಿದ್ರೋಹಿಗಳೆಂದು ತಾನೇ ಹೇಳಿಕೊಳ್ಳುವವರು ಹತ್ತು ಸಹಸ್ರ ಯುವಕರಿದ್ದಾರೆ ಅವರು ಬಹಳ ಗಟ್ಟಿಗರಾಗಿವಾರೆ ಈ ಸಮಯದಲ್ಲಿ ಉದ್ರೇಕ ಬಂದರೆ ಆ ಹತ್ತು ಸಹಸ್ರ ಜನರೂ ಪ್ರಾಣವನ್ನು ತ್ಯಜಿಸಿ ಎಣಿಸಿ ಹೋರಾಡುತ್ತಾರೆ ಆ ಹತ್ತು ಸಹಸ್ರ ತರುಣರನ್ನೂ ಕ್ಷಮಿಸಬೇಕು ಇಲ್ಲವೋ ಎಲ್ಲರನ್ನೂ ಆಹುತಿ ತೆಗೆದುಕೊಳ್ಳಬೇಕು ಇದು ಸಾಮಾನ್ಯದ ತೊಡಕಲ್ಲ ಇದಕ್ಕೆ ತಮ್ಮ ಸಹಾಯವು ಬೇಕೆಂದೇ ತಮ್ಮನ್ನು ಪ್ರಾರ್ಥನೆಮಾಡಿ ಕರೆತಂದಿದ್ದೇನೆ ಈ ಅಮೂಲ್ಯವಾದ ಹತ್ತು ಸಹಸ್ರ ಪ್ರಾಣಗಳು ಉಳಿಯಲೇ ಬೇಕು ಸುಲ್ತಾನರ ಸ್ವಭಾವವನ್ನು ತಾವು ಬಲ್ಲರಿ ಬಹಳ ಹಟಗಾರರು. ಈ ಪ್ರಸಂಗದಲ್ಲಿ ನನ್ನ ದಿವಾಣರಿಯು

ಹೋಗಬಹುದು ಅದಕ್ಕೆ ನಾನು ವಿಷಾದ ಪಡುವುದಿಲ್ಲ ಈ ಸಂದರ್ಭದಲ್ಲಿ ಮಹೆ
ಮದಾಲಿಯವರದಂಥಾ ಘಟನೆಯು ಬಾರದಿರಬೇಕು ಅದಕ್ಕೆ ತಮ್ಮ ರಕ್ಷಣೆಯು
ಬೇಕು

ರಾಧಾ—ದಿವಾನ್‌ರವರೇ! ಇದಕ್ಕೆ ತಾವು ಭಯಪಡಬೇಡಿರಿ! ಸುಲ್ತಾನರು
ಎಷ್ಟು ಹಟಗಾರರೂ ಅಷ್ಟೇ ಗಾಂಭೀರ್ಯವುಳ್ಳವರು ಒಂದು ಸಾರಿ ಮಾಡಿದ
ತಪ್ಪನ್ನೇ ಮತ್ತೊಮ್ಮೆ ಆವರಿದಿಗೂ ಮಾಡರು. ಆಗ ಅವರನ್ನು ದುಃಖಪಟ್ಟರೆಂಬ
ದನ್ನು ನಾನು ಬಲ್ಲೆ!

ದಾಲತ್—ದಿವಾನ್‌ರವರೇ ತಮ್ಮ ಯೋಜನೆಯು ಸರಿಯಾಗಿದೆ ಈ
ಸಮ್ರಾಜ್ಯ ತರುಣರನ್ನು ಉಳಿಸಲು ತಾವು ಏನು ಉಪಾಯವನ್ನು ಹುಡುಕಿದ್ದೀರಿ?

ದಿವಾನ್—ಉಪಾಯವೇ ಇಲ್ಲ! ರಾಣಿಯವರೇ, ಅದೇ ತೊಡಕು ಆ ಭಕ್ತಿ
ಯೆಂಬುವನೊಬ್ಬ, ಆ ಫಕೀರನೊಬ್ಬ ಇವರಿಬ್ಬರನ್ನೂ ಹಿಡಿಸಿ ಅವರ ಅಂತರವನ್ನು
ಅತ್ತು ಅವರಿಗೂ ಸುಲ್ತಾನರಿಗೂ ಸಂಧಿ ಮಾಡಿಸುವುದೇ ಉಪಾಯ

ದಾಲತ್—ದಿವಾನ್‌ರವರೇ! ತಮ್ಮಂಥಾ ಅನುಭವಸ್ಥರಾದ ರಾಜನೀತಿಜ್ಞರು
ಹೀಗೆ ಹೇಳಿದರೆ ನಾವೇನು ಹೇಳಲಾದೀತು? ಸುಲ್ತಾನರವರಿಗೂ ವಿದ್ರೋಹಿ
ಗಳಿಗೂ ಸಂಧಿ ಎಂದಿಗಾದರೂ ಶಕ್ಯವೇ? ಅದನ್ನು ಸುಲ್ತಾನರ, ಒಪ್ಪುತ್ತಾರೆಯೇ?
ಅದೇ ನನ್ನನ್ನು ಬಾಧಿಸುತ್ತಿದೆ ನಾನೇನುಮಾಡಲಿ? ವಿಪ್ಲವಕಾರರನ್ನು ಶರಣಾಗತ
ರನ್ನಾಗಿ ಮಾಡಿಸಿ ವುದೊಂದೇ ಉಪಾಯ ಈ ರಾಧಾರಾಣಿಯವರು ಈ ವಿಪ್ಲವಕಾರರ
ವಕಾಲತ್ತನ್ನು ವಹಿಸಿಕೊಂಡರೆ ಎಲ್ಲವೂ ಸರಿಹೋಗುತ್ತದೆ

ರಾಧಾ—ನನಗೇಕೆ ಈ ಹವ್ಯಾಸ? ಒಂದೊಂದು ಪ್ರಸಂಗದಲ್ಲಿಯೂ, ಸುಲ್ತಾನರು
ನರು ಕೆಂಗಸರಿಗೆ ರಾಜಕೀಯದಲ್ಲಿ ಸೋಲುತ್ತಾರೆ ಎಂಬ ಅಪಖ್ಯಾತಿ ಅವರಿಗೇಕೆ
ಬರಬೇಕು? ಈ ಸಂಧಿವಿಗ್ರಹಗಳಿಗಿಂತಲೂ ನಾನೇ ಸುಲ್ತಾನರ ಸಮ್ಮುಖಕ್ಕೆ
ಹೋಗಿ ಈ ಮಂಗಳಾರನ್ನು ನನಗೆ ಕೊಡಿ ನಾನು ಸುಲ್ತಾನರ ಅಧಿಕಾರಿಯಾಗಿ
ರಾಜ್ಯಭಾರ ನಡೆಸುತ್ತೇನೆ ಎಂದು ಬೇಡುವುದು ಕ್ಷೇಮ! ಅದು ಸುಲ್ತಾನರಿಗೂ
ಗೌರವ! ರಾಜ್ಯಕ್ಕೂ ಕ್ಷೇಮ

ದಾಲತ್—ರಾಣಿಯವರು ಆಗ ನಿಜವಾದ ರಾಣಿಯವರಾಗುತ್ತಾರೆ ನಮಗೂ
ಸಂತೋಷ! ಹಿಂದೂ ರಾಣಿಯ ಮೇಲೆ ಮರಾಠರು ಕೈ ಎತ್ತುವುದಿಲ್ಲ, ಇಂಗ್ಲೀಷರೂ
ನಮ್ಮ ತಂಟೆಗೆ ಬರುವುದಿಲ್ಲ!

ರಾಧಾ—ಒಳ್ಳೆಯದು ದಾಲತ್ ರಾಣಿಯವರೇ! ಒಂದು ದಿನ ಈ ದಕ್ಷಿಣದಲ್ಲಿ
ಹಿಂದೂ ರಾಣಿಯು ರಾಜ್ಯಭಾರ ಮಾಡುತ್ತಾಳೋ ಎನ್ನೋ ಹೇಳಬಲ್ಲವರಾರು?
ನೀವೇಕೆ ಹಾಸ್ಯ ಮಾಡುವಿರಿ!

ಇಬ್ಬರು ರಾಣಿಯರೂ ನಕ್ಕರು.

ದಿವಾ-ರಾಣಿಯವರೇ ಮತ್ತೊಂದು ಅಂಶವಿದೆ ಅದನ್ನು ತಮ್ಮ ಸನ್ನಿಧಾನದಲ್ಲಿ ಅರಿಕೆ ಮಾಡಲು ಅಂಜುತ್ತೇನೆ

ದೌಲತ್—ಇಲ್ಲ! ದಿವಾಳರವರೇ ಹೇಳಿ

ದಿವಾ-ಇನ್ನೊಂದು ದೊಡ್ಡ ಪ್ರಶ್ನೆ ಇದೆ. ಈ ವಿಷಯದಲ್ಲಿ ಇಯಜ್‌ಖಾನರ ಪ್ರೇರಣೆ ಏನಾದರೂ ಇದ್ದರೆ [ಆರ್ಥೋಕ್ಸಿ]

ರಾಧಾ-(ನಕ್ಕು) ದಿವಾಳರವರೇ! ಅಲ್ಲಿಗೆ ಎಲ್ಲಾ ಸಮಸ್ಯೆಗಳೂ ಪಂಹಾರವಾಗಿ ಹೋದಂತೆಯೇ! ಈ ಕರ್ನಾಟಕದ ಮಹಾಜನರೆಲ್ಲರನ್ನೂ ಕರಸಿ ದರ್ಬಾರನ್ನು ಮಾಡಿರಿ! ಆ ದರ್ಬಾರಿಗೆ ಎಲ್ಲಿದ್ದರೂ ನಾನು ಇಯಜ್‌ಖಾನರನ್ನು ಕರೆತರುತ್ತೇನೆ ನಾವು ಮೂವರೂ ಇಯಜ್‌ಖಾನರನ್ನು ಸಿಂಹಾಸನದ ಮೇಲೆ ಕುಳ್ಳಿರಿಸಿ, ಈ ರಾಜ್ಯವನ್ನು ಅವರಿಗೆ ಒಪ್ಪಿಸಿ ಸುಲ್ತಾನರಲ್ಲಿ ಹೋಗಿ ನಾವು ಮಾಡಿದ ಮಹತ್ಕಾರ್ಯವನ್ನು ಅವರಿಗೆ ಅರಿಕೆ ಮಾಡೋಣ! ಸುಲ್ತಾನರು ಎಷ್ಟೊ ಪ್ರಯತ್ನ ಪಟ್ಟು ಜಯಿಸಲಾರದೆ ಹೋದ ರಾಜ್ಯವನ್ನು ನಾವು ಸುಲಭವಾಗಿ ಜಯಿಸಿದಂತೆ ಆಗುತ್ತದೆ ರಾಜ್ಯತ್ಯಾಗ ಮಾಡಿದ ನವಾಬರು ರಾಜ್ಯ ಪರಿಗ್ರಹ ಮಾಡಿದರೆ ಆದರಿಂದ ಸುಲ್ತಾನರು ಎಷ್ಟೋ ಸುಖಿಗಳಾಗುತ್ತಾರೆ.

ದಿವಾ-ಏನಾದರೂ ಸರಿ! ರಾಣಿಯವರೇ! ಎಲ್ಲ ಭಾರವು ತಮ್ಮದು ನಾನು ತಮ್ಮ ಅಜ್ಞಾಧಾಂಕನಾಗಿ ವರ್ತಿಸುತ್ತೇನೆ ನನಗೆ ಸುಲ್ತಾನರೂ ಇಯಜ್‌ಖಾನರೂ ಸರಿಸಮಾನ! ಸುಲ್ತಾನೀ ರಾಜ್ಯದ ಗಾಂಭೀರ್ಯವನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯ

ಎಂದು ಹೇಳಿ ತಮ್ಮ ಮನಸ್ಸನ್ನು ಸಮಾಧಾನ ಪಡಿಸಿಕೊಂಡು ನಾನು ಇಬ್ಬರು ರಾಣಿಯರನ್ನೂ ಕರೆತಂದ ಕಾರ್ಯವು ಸಾರ್ಥಕವಾಯಿತು ಎಂದುಕೊಂಡು ದಿವಾಳರು ತಮ್ಮ ಬಿಡಾರಕ್ಕೆ ತೆರಳಿದರು

ಸಂಧ್ಯಾ ಕಾಲವಾಯಿತು "ಹುಸೇನ್‌ಖಾನನೇಕೆ ಬರಲಿಲ್ಲ?" ಎಂದು ರಾಧಾ ರಾಣಿಯು ನಿರೀಕ್ಷಿಸುತ್ತಿದ್ದಳು ಅಷ್ಟರಲ್ಲಿ ಒಬ್ಬ ತರುಣನು ಬಂದುವುದಾಗಿಯೂ ರಾಣಿಯವರ ದರ್ಶನವನ್ನು ಆಪೇಕ್ಷಿಸುವುದಾಗಿಯೂ ದ್ವಾರಪಾಲಕನು ಅರಿಕೆ ಮಾಡಿದನು ರಾಧಾರಾಣಿಯು ಆತನನ್ನು "ಒಳಗೆ ಕರೆತಾ!" ಎಂದು ಆಜ್ಞೆ ಮಾಡಿದಳು ತರುಣನು ಒಳಗೆ ಬಂದು ನೆಲಮುಟ್ಟಿ ಸಲಾಂ ಮಾಡಿದನು

"ವ ಹಾರಾಣಿಯವರೇ! ಸಮುದ್ರದ ಕಡೆಯಿಂದ ಒಂದಿದೇನೆ ಬಂದರಿನಲ್ಲಿ ಅಲ್ಲೇಸೇಟರ ಕೋರಿಯಲ್ಲಿ ದೋಣಿಯು ಸಿದ್ಧವಾಗಿದೆ"

"ತರುಣನೇ! ಹುಸೇನ್‌ಖಾನರೇಕೆ ಬರಲಿಲ್ಲ?"

"ಗೊತ್ತಿಲ್ಲ. ತಾಯಿ! ಮಹಾರಾಣಿಯವರ ಸವಾರಿಯು ದಯಮಾಡಿಸಿದರೆ

ನಾನು ಕರೆದುಕೊಂಡು ಹೋಗುತ್ತೇನೆ ”

ರಾಣಿಯವರು ವಿಶೇಷ ಮಾತನಾಡಲಿಲ್ಲ ! ಇಬ್ಬರೂ ಅಲಂಕೃತರಾಗಿ ಹೊರಟರು ಬಾಗಿಲಲ್ಲಿ ದಿವ್ಯಾಶ್ವಗಳು ಸಿಲ್ಲಿಸಲ್ಪಟ್ಟಿದ್ದವು ಇಬ್ಬರೂ ಅಶ್ವಗಳನ್ನೇರಿದರು. ತರುಣನು ಮುಂದೆ ಬಂದು ನಿಂತನು ರಾಧಾರಾಣಿಯು “ತರುಣನೇ ! ನಿನಗೆ ಕುದುರೆ ಇಲ್ಲವೋ ?” ಎಂದಳು

ಆವನು ವಿನಯದಿಂದ ನಕ್ಕು “ಶಲ್ಲ, ತಾಯಿ ! ಕುದುರೆಯು ಬೇಕಾಗಿಲ್ಲ. ನಾಲ್ಕು ವೈಲಿಗಳು ನಾನು ವೇಗವಾಗಿ ಮುಂದೆ ಒಡುತ್ತೇನೆ. ತಾವು ಹಿಂದೆ ಬನ್ನಿ. ಸ್ವಲ್ಪ ಹೆಚ್ಚು ಕಡಮೆ, ನಾನು ಕುದುರೆಯ ವೇಗದಲ್ಲಿಯೇ ಓಡುತ್ತೇನೆ ” ಎಂದನು. ರಾಧೆಯು ನಕ್ಕು “ನಿನಗೆ ಕುದುರೆ ಸವಾರಿ ಬರುತ್ತದೆಯೇ ?” ಎಂದಳು.

“ಹನ್ನಾಗಿ ಬರುತ್ತದೆ ”

ತನ್ನ ಸೇವಕರಿಗೆ ಸೂಚನೆ ಮಾಡಿ, ಒಂದು ಕುದುರೆಯನ್ನು ತರಿಸಿ ಕೊಟ್ಟಳು. ತರುಣನು ಕುದುರೆಯನ್ನೇರಿ ಒಳ್ಳೆಯ ಪಳಗಿದ ಸವಾರನಂತೆ, ಮುಂದೆ ನಡೆದನು. ರಾಣಿಯರಿಬ್ಬರೂ ಹಿಂದೆ ಹೋದರು ಸಮುದ್ರ ತೀರದಲ್ಲಿ ಎಷ್ಟೋ ನಾವೆಗಳಿದ್ದವು. ಒಂದು ಭವ್ಯವಾದ ನಾವೆಯು ಸಿದ್ಧವಾಗಿತ್ತು. ನಾವಿಕರು ಹುಟ್ಟುಗಳನ್ನಿಟ್ಟುಕೊಂಡು ಕಾವಿದ್ಧರು ರಾಣಿಯವರು ಕುದುರೆಗಳಿಂದ ಇಳಿದರು. ತರುಣನು ಇಳಿದು, ಆ ಕುದುರೆ ಗೆನ್ನು ಹಿಡಿದುಕೊಂಡನು ಅಲ್ಲಿಂದ ಗೂಟಕ್ಕೆ ಕುದುರೆಗಳನ್ನು ಬಿಗಿದು, ರಾಣಿಯವರ ಸವಾಸಕ್ಕೆ ಬಂದನು ಅವರನ್ನು ನಾವೆಯು ಹತ್ತಿರ ಕರೆದುಕೊಂಡು ಹೋಗಿ ನಾವೆಯ ಮೇಲೆ ಏರಿಸಿದನು.

ರಾಣಿ— ನೀನು ಬರುವುದಿಲ್ಲವೇ ?

ತರುಣ— ಇಲ್ಲ ! ದೇವಿಯರೆ, ಈ ನಾವೆಯು ಆ ಜಹಜನ ಹತ್ತಿರ ನೇರವಾಗಿ ಹೋಗುತ್ತೆ.

ರಾಧಾ— ಹುಸೇಖಾನರಲ್ಲಿದ್ದಾರೆ ? ಅವರೇಕೆ ಬರಲಿಲ್ಲ ?

ತರುಣ— ಅವರಾರೋ ನನಗೆ ಗೊತ್ತಿಲ್ಲ

ರಾಧಾ— ನೀನಾರು ? ನನ್ನ ಹೆಸರೇನು ?

ತರುಣ— ನನ್ನ ಹೆಸರು ಇಸ್ರಾಂ, ನಾನೊಬ್ಬ ವಿದ್ಯಾರ್ಥಿ

ರಾಧಾ— ರಾಣಿಯವರೇ, ಇದೇನು ಸೋಜಿಗ ! ದರಿಯಾಬಾಗಿಗೆ ಪತ್ರವನ್ನು

ತಂದವನು ವಿದ್ಯಾರ್ಥಿ ನಮ್ಮನ್ನು ಇಲ್ಲಿಗೆ ಕರೆತಂದವನು ವಿದ್ಯಾರ್ಥಿ. ನಮ್ಮ ಸುತ್ತ ಮುತ್ತಲೂ ವಿದ್ಯಾರ್ಥಿಗಳು ನಾವೇ ವಿದ್ಯಾರ್ಥಿಗಳೋ ಏನೋ ?

ಇಬ್ಬರೂ ವಿಸ್ಮಯದಿಂದ ವಿಶಾಲವಾದ ಸಮುದ್ರದ ಕಡೆ ನೋಡುತ್ತಿದ್ದರು. ನಾವೆಯು ಸಮುದ್ರವನ್ನು ಸೀಳಿಕೊಂಡು ಪಶ್ಚಿಮದ ಕಡೆಗೆ ವೇಗವಾಗಿ ಹೊರಟಿತು.

ದೂರದಿಂದಲೇ ಚಿಕ್ಕ ಹಡಗು ಕಾಣಿಸಿತು ಅದರ ಮೇಲೆ ಇಂಗ್ಲಿಷರ ಬಾವುಟವು ಹಾರುತ್ತಿತ್ತು.

ರಾಧಾರಾಣಿಯು ದೌಲತ್ತಳ ಕಡೆ ತಿರುಗಿ, "ಅತ್ತ ನೋಡಬಾರದೇ ? ಆ ಹಡಗನ್ನು ! ನಾವು ಅಲ್ಲಿಗೇ ಹೋಗುತ್ತಿದ್ದೇವೆ ಅದು ಇಂಗ್ಲೀಷರ ನೌಕೆ ನಾವು ಇಂಗ್ಲೀಷರ ಹಡಗಿನಲ್ಲಿ ಹೋಗಿ ಬಂದಿಗಳಾಗುವೋ ?"

ದೌಲತ್—ರಾಧೆ, ಈ ಪ್ರಸಂಗವೇನೋ ವಿಚಿತ್ರವಾಗಿದೆ ಅಲ್ಲಿ ಇಯಜ್ ಖಾನರು ಇರುತ್ತಿದ್ದಲ್ಲಿ ಇಂಗ್ಲಿಷ್ ಬಾವುಟದ ನೆರಳಿನಲ್ಲಿ ಖಾನರುವುದು ಅಸಂಭವ ಇದರಲ್ಲೇನೋ ಒಂದು ತಂತ್ರವಿದೆ ಅದರೂ ನನಗೆ ಕುತೂಹಲವಿದೆ ಆ ಹಡಗಿನಲ್ಲಿ ಏನದೆಯೋ ನೋಡಬೇಕೆಂದು ನಮ್ಮನ್ನೇಕೆ ಇಲ್ಲಿಗೆ ಕರೆತಂದಿದಾರೋ ? ಯಾರು ಕರೆತಂದಿದಾರೋ, ನೋಡಬೇಕೆಂದು ಈ ತಂತ್ರವು ಯಾರದೇ ಇರಲಿ, ಇದರಲ್ಲಿ ಹುಸೇಣುಖಾನನು ಸೇರಿದಾನೆಂಬುದಕ್ಕೆ ಪ್ರತ್ಯಕ್ಷ ಪ್ರಮಾಣವಿದೆ ಇದೆಲ್ಲಾ ವಿಶ್ವವ ಕಾರರ ತಂತ್ರವಾಗಿದ್ದರೆ, ಇವರಿಗೆ ಇಷ್ಟೊಂದು ಸಹಾಯ ಸಂಸ್ಕೃತಿಗಳಿದ್ದರೆ, ಅವರ ವಿಜಯವು ಖಂಡಿತ !

ರಾಧಾ—ನನ್ನ ಯೋಚನೆಗಳೇ ಬೇರ ! ಈಗ ನಾವು ಇಯಜ್ ಖಾನರ ಸಂದರ್ಶನವನ್ನು ಮಾಡಿಯೇ ಮಾಡುತ್ತೇವೆ ಈ ಬಾವುಟವು ನಿಜವಲ್ಲ ! ಯಾವುದೋ ಕಾರಣಾಂತರದಿಂದ ಇದನ್ನು ಕಟ್ಟಿದ್ದಾರೆ ಹುಸೇಣುಖಾನನಿಂದಿಗೂ ನಮ್ಮನ್ನು ವೋಸ ಮಾಡುವವನಲ್ಲ !

ಇಷ್ಟರಲ್ಲಿ ದೋಣಿಯು ಹೋಗಿ ಜಹಜಿನ ಸುಕ್ಕದಲ್ಲಿ ಸಿಂತಿತು ದೋಣಿಯಿಂದ ಜಹಜಿಗೆ ಹಗ್ಗಗಳನ್ನು ಬೀಸಿದರು ಜಹಜಿನಲ್ಲಿದ್ದ ನಾವಿಕರು ಅದನ್ನು ಎಳೆದರ ಜಹಜಿನಿಂದ ದೋಣಿಗೆ ಒಂದು ದೊಡ್ಡ ಹಲಗೆಯನ್ನು ಹಾಕಿದರು ಅದರ ಮೇಲೆ ನಡೆದು ಜಹಜಿಗೆ ಹೋಗಬೇಕೆಂದು ವಿನಯದಿಂದ ಪ್ರೇಳಿದರು

ದೌಲತ್ ಮತ್ತು ರಾಧಾರಾಣಿಯವರು ಜಹಜಿಗೆ ಹೋಗಿ ಸೇರಿದರು

ಜಹಜು ಸಮುದ್ರ ಮಧ್ಯದಲ್ಲಿ ಸಿಂತಿದೆ. ಎಂಟು ದಿಕ್ಕುಗಳಲ್ಲಿಯೂ ಲಂಗರುಗಳನ್ನು ಹಾಕಿ ಜಹಜನ್ನು ನಿಲ್ಲಿಸಿದ್ದಾರೆ ಕೆಳಗಡೆ ನಾವಿಕರು ಸಿದ್ಧವಾಗಿದ್ದಾರೆ ಇಬ್ಬರು ಅಂಗರೇಖುಗಳನ್ನು ಧರಿಸುವ ಸೇವಕರು ಬಂದು ರಾಣಿಯವರನ್ನು ಮೇಲಿನ ಅಂತಸ್ಕಿಗೆ ಕರೆದುಕೊಂಡು ಹೋದರು ಆ ರಾಣಿಯರಿಬ್ಬರೂ ಆ ಹಡಗಿನ ಅಚ್ಚು ಗಟ್ಟನ್ನು ನೋಡಿ ಅಶ್ಚರ್ಯಚಕಿತರಾಗಿ ಮೇಲಕ್ಕೆ ಹೋದರು ಮೇಲೆ ಸ್ತಶಸ್ತವಾದ ಒಂದು ಕೋಣೆಯಲ್ಲಿ ಆ ರಾಣಿಯವರನ್ನು ಕುಳ್ಳಿರಿಸಿದರು. ಬಾಗಿಲು ಹಾಕಿಕೊಂಡು ಹೋದರು.

.. ದೌಲತ್—ರಾಧಾರಾಣಿಯವರೇ ! ನಾವಿಬ್ಬರೂ ಇಲ್ಲಿ ಬಂದಿಗಳು !

ಎಂದು ಹೇಳಿ ದೀರ್ಘಸಿಂಹಾಸನವನ್ನು ಬಿಟ್ಟಳು ಅಷ್ಟರಲ್ಲಿ ಪಕ್ಕದ ಕೋಣೆಯ ಬಾಗಿಲು ತೆರೆಯಿತು ಇಬ್ಬರು ರಾಣಿಯವರೂ ತಲೆ ಎತ್ತಿ ನೋಡಿದರು. ಅಲ್ಲಿ ಸಾಕ್ಷಾತ್ ಇಯಜ್ಜಾಖಾನನು ನಿಂತು ಮುಗುಳುನಗೆಯಿಂದ ರಾಣಿಯರಿಬ್ಬರನ್ನೂ ಸ್ವಾಗತಿಸುತ್ತಿದ್ದಾರೆ

ದೌಲತ್ತಳಿಗೆ ಇದೇನು ನಿಜವೋ ! ಸ್ವಪ್ನ ಪ್ರಸಂಚವೋ ಎನ್ನಿಸಿತು ಉತ್ತರ ಕ್ಷಣದಲ್ಲಿ ದೌಲತ್ತಳು ಇಯಜ್ಜಾಖಾನನ ಬಾಹುಬಂಧನದಲ್ಲಿ-ಆವನ ವಿಶಾಲ ವಕ್ಷಸ್ಥಳ ದಲ್ಲಿದ್ದಳು ರಾಧೆಯು ಲಜ್ಜೆಯಿಂದ ತಲೆ ತಗ್ಗಿಸಿಕೊಂಡು ನಿಂತಿದ್ದಳು

ಇಯಜ್ಜಾಖಾನನು ದೌಲತ್ತಳನ್ನು ಆಸನದಲ್ಲಿ ಎತ್ತಿ ಕುಳ್ಳಿರಿಸಿದನು ರಾಧೆಯ ಸಮೀಪದಲ್ಲಿ ನಿಂತು "ರಾಣಿಯವರೇ ! ಕುಳಿತುಕೊಳ್ಳಬೇಕು" ಎಂದು ಆಸನದ ಕಡೆ ಎರಡು ಕೈಗಳನ್ನು ತೋರಿಸಿದನು ರಾಧೆಯು ದೌಲತ್ತಳ ಪಕ್ಕದಲ್ಲಿ ಕುಳಿತು ಮೃದು ವಾಗಿ ದೌಲತ್ತಳ ಬೆನ್ನು ತಟ್ಟಿ, "ರಾಣಿಯವರೇ ! ಈಗ ನಾವು ಬಂದಿಗಳಲ್ಲ!" ಎಂದಳು

ದೌಲತ್ತಳು ಲಜ್ಜೆಯಿಂದ ನಕ್ಕಳು ಇಯಜ್ಜಾಖಾನನು ದರಿಯಾಬಾಗಿನ ಸಮಾಚಾರಗಳನ್ನೆಲ್ಲಾ ಮಾತನಾಡಿದನು ನಗರದ ರಾಜ್ಯಭಾರವನ್ನು ವಿಚಾರಿಸಿದನು. ರಾಧೆಯು ಯಶೋಚಿತವಾಗಿ ಉತ್ತರ ಕೊಟ್ಟಳು

ದೌಲತ್ -- ನೀವು ನಮ್ಮನ್ನೆಗಲಿ ಹೊರಟುಹೋದಿರಿ ! ಎಷ್ಟು ದಿನಗಳಾದುವು? ತಮ್ಮ ಸಮಾಚಾರವೇ ಇಲ್ಲ ನಾವು ಎಷ್ಟು ಕಷ್ಟಪಟ್ಟು ತಮ್ಮನ್ನು ಹುಡುಕಿದೆವು.

ಇಯಜ್ಜಾ--ನಾನೇ ತಮ್ಮ ಸನ್ನಿಧಾನಕ್ಕೆ ಬರಬೇಕೆಂದು ಎಷ್ಟೋ ಆಸೆಯಾಗಿ ಸಿ ಆದರೆ ನೀವು ನನ್ನನ್ನು ಮರೆತಿದ್ದೀರೇನೋ ಎಂಬ ಸಂಶಯ !

ದೌಲತ್ -- ತಾವೇಕೆ ಬರುತ್ತೀರಿ ? ನಾವೇ ತಮ್ಮನ್ನು ಹಿಡಿದಿದ್ದೇವೆ.

ರಾಧಾ-- ಖಾನನವರೇ, ತಾವು ಈಗ ಎಲ್ಲಿದ್ದೀರಿ ಯಾವ ದೇಶದ ರಾಜರೆಂದು ತಮ್ಮನ್ನು ಸಂಬೋಧಿಸಬೇಕು ?

ಇಯಜ್ಜಾ-- ಹುಸೇನ್‌ಖಾನನು ಏನೂ ತಿಳಿಸಲಿಲ್ಲವೇನು "

ದೌಲತ್ -- ಹುಸೇನ್‌ಖಾನನು ತಮ್ಮ ಪೂರ್ವೋತ್ತರಗಳೊಂದನ್ನೂ ಹೇಳಲಿಲ್ಲ. ಇದ್ರಜಾಲಕನಂತೆ ಇಲ್ಲಿ ಈ ದಿನ ತಮ್ಮ ದುರನ ಮಾತಿಸುವುದಾಗಿ ತಿಳಿಸಿದನು ನೀವೂ ಇಂದ್ರಜಾಲಕರಂತೆಯೇ ದುರನ ಕೊಟ್ಟಿದ್ದೀರಿ.

ಇಯಜ್ಜಾ -- ಹಾ ! ಒಳ್ಳೆಯದು ರಾಧಾರಾಣಿಯವರೇ ತಾವು ಈ ಕರ್ನಾಟಕಕ್ಕೆ ಬಂದ ಸಮಾಚಾರವೇನು ?

ರಾಧಾ-- ಈ ದೌಲತ್ ರಾಣಿಯವರು ತಮ್ಮ ದರ್ಶನಕ್ಕಾಗಿ ಬಂದರು. ನಾನೂ ತಮ್ಮಿಂದ ಸಹಾಯವನ್ನು ಯಾಚಿಸುವುದಕ್ಕೆ ಬಂದೆ.

ಇಯಜ್— ಸಮಾಚಾರವೇನು ?

ರಾಧಾ— ಈ ವಂಗಳೂರು ಸೀಮೆಯಲ್ಲಿ ವಿಪ್ಲವವೆದ್ದಿದೆ

ಇಯಜ್— ಅದರ ಮೂಲಪುರುಷರಾರು ?

ರಾಧಾ— ಅದನ್ನೇ ತಾವು ಪತ್ತೆ ಮಾಡಿಸಿ ಕೊಡಬೇಕು. ಮತ್ತು ಈ ಹಡಗಿನ ಯಜಮಾನರಾದ ಅಲ್ಲೇಸೇಟರನ್ನು ನಮ್ಮಿಬ್ಬರಿಗೂ ಬೇಟೆ ಮಾಡಿಸಬೇಕು

ಇಯಜ್— ಸೇಟರನ್ನು ಬೇಟೆಮಾಡಿಸಲು ನನ್ನಿಂದ ಸಾಧ್ಯವಿಲ್ಲ. ಏಕೆಂದರೆ 'ಇವರು ಯಾರನ್ನೂ ನೋಡುವುದಿಲ್ಲ. ವಿಪ್ಲವ' ವಿಪ್ಲವದ ಮಾತು ಅದನ್ನು ತನಿಖೆ ನಡೆಸುವುದಕ್ಕಾಗಿಯೇ ದಿವಾನ್ ಜನಾಲ್ಕುದ್ದೀನರವರು ಬಂದಿದ್ದಾರೆಂದು ಕೇಳಿದ್ದೇನೆ. ಬಹುಶಃ ರಾಣಿಯವರ ಸವಾರಿಯೂ ಅದಕ್ಕಾಗಿಯೇ ಚಿತ್ತೈಸಿರಬಹುದು

ರಾಧಾ— ಹುಸೇನ್‌ಖಾನರವರಿಗೆ ಈ ವಿಪ್ಲವದ ಮಾಹಿತಿಯೆಲ್ಲಾ ಸಂಪೂರ್ಣವಾಗಿ ಗೊತ್ತಿದೆ

ಇಯಜ್— ಹುಸೇನ್‌ಖಾನರನ್ನು ಕೇಳೋಣ

ದಾಲತ್— ಖಾನರವರೇ, ಈ ಹಡಗು ಯಾರದು ?

ಇಯಜ್— ಇದು ಅಲ್ಲೇಸೇಟರದು

ದಾಲತ್— ಈ ಇಂಗ್ಲೀಷ್ ಬಾವುಟವೇನು ?

ಇಯಜ್— ಇಂಗ್ಲೀಷರಿಗೂ ಸುಲ್ತಾನರಿಗೂ ಕರಾರಾಗಿದೆ. ಅದರಿಂದ ಈ ಪ್ರಾಂತ್ಯದಲ್ಲಿ ಇಂಗ್ಲೀಷ್ ಬಾವುಟವಿರುವ ಹಡಗಿಗೆ ಯಾವ ತೊಂದರೆಯೂ ಇಲ್ಲ

ದಾಲತ್— ತಮ್ಮ ಸಮಾಚಾರಗಳನ್ನು ತಾವು ಹೇಳಲೇ ಇಲ್ಲ

ಇಯಜ್— ಎಲ್ಲವನ್ನೂ ವಿಸ್ತಾರವಾಗಿ ಹೇಳುತ್ತೇನೆ ಅವಸರವೇನು ? ನಾನು ಈಗ ಅಜ್ಞಾತವಾಸದಲ್ಲಿದ್ದೇನೆ

ದಾಲತ್— ಈ ಅಜ್ಞಾತವಾಸನೆಷ್ಟು ದಿನಗಳು ?

ಇಯಜ್— (ನಗುತ್ತಾ) ನಿಮ್ಮಂತೆಯೇ ನಾನು ಸಂಕಲ್ಪ ಮಾಡಿದ್ದೇನೆ. ಈ ಸುಲ್ತಾನೀರಾಜ್ಯವು ಸ್ಥಿರವಾಗಿರುವವರೆಗೆ ಅಜ್ಞಾತವಾಸ !

ದಾಲತ್— (ಲಜ್ಜೆಯಿಂದ ತಲೆಬಾಗಿ) ಖಾನರವರು ಸಂಪೂರ್ಣವಾಗಿ ಸುಲ್ತಾನರ ಕರ್ತವ್ಯಚಾರಿಗಳೇನು ?

ಇಯಜ್— ದಾಲತ್ ರಾಣಿಯವರ ಸಂತೋಷಕ್ಕಾಗಿ ಹಾಗೆ ಹೇಳಿದರೂ ಹೇಳಬಹುದು. ಆದರೆ ನಾನು ಪ್ರತ್ಯಕ್ಷವಾಗಿ ಸುಲ್ತಾನರಿಗೆ ಕರ್ಮಚಾರಿಲ್ಲ. ಸುಲ್ತಾನೀರಾಜ್ಯದ ಹಿತಚಿಂತಕ !

ದಾಲತ್— ತಾವು ನೊಂದಲಿದ್ದಂತೆ ಸಾಚಾವಾಗಿಲ್ಲ. ಇಂದ್ರಜಾಲಕರಂತೆ ಮಾತನಾಡುತ್ತಿರಿ. ನೀವು ಸುಲ್ತಾನೀರಾಜ್ಯದ ಮಿತ್ರರಂತೆ ! ಇಂಗ್ಲೀಷ್ ಬಾವುಟದ

ಆಶ್ರಯ!! ಇದೆಲ್ಲಾ ತಮಗೆ ಹೇಗೆ ಸರಿಹೋಗುತ್ತದೋ ?

ಇಯಜ್—ರಾಣಿಯವರಿಬ್ಬರನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗಿ ನನ್ನ ಕಾರ್ಯಸಂಚಯವನ್ನೆಲ್ಲಾ ಮಾಡಿಸುತ್ತೇನೆ

ದೌಲತ್ — ಯಾವಾಗ ?

ಇಯಜ್—ಈಗಲೇ! ತಮ್ಮ ಆಜ್ಞೆಯಾದರೆ ಈ ಹಡಗು ಹೀಗೆಯೇ ಹೊರಡುತ್ತದೆ ಸಿದ್ಧವಾಗಿದೆ

ದೌಲತ್ —(ನಗುತ್ತಾ) ನಾನು ಸಿದ್ಧ

ರಾಧಾ—ಖಾನರವರೇ, ದೌಲತ್ ರಾಣಿಯವರನ್ನು ಕರೆದುಕೊಂಡು ಹೋಗಿ ಒಹುದು ತಾವು ನಮ್ಮ ರಾಣಿಯವರನ್ನು ಅಪಹರಿಸಿಕೊಂಡು ಹೋಗುವುದಕ್ಕಾಗಿ ಯೇ ಬಂದಿರುವಂತಿದೆ ನಾನು ನಿಮ್ಮೊಡನೆ ಬರುವುದಿಲ್ಲ

ಇಯಜ್—ದೌಲತ್ ರಾಣಿಯವರು ಏಕಾಕಿಯಾಗಿ ನನ್ನೊಡನೆ ಬರುವುದಾದರೂ ಒಂದೇ ಬರುತ್ತಿದ್ದರು ಅವರು ನಿವ ಗಾಗಿಯೇ ನಗರದಲ್ಲಿದ್ದಾರೆ. ಈಗ ನಿಮ್ಮನ್ನು ಬಿಟ್ಟು ಅವರೂಬ್ಬರೇ ಬರುವರೇ !

ರಾಧಾ—ನವಾಬರೇ, ಈ ಮಂಗಳೂರಿನ ವಿಶ್ವವು ಪ್ರಾಪ್ತವಾಗಿರುವಾಗ ನಾನು ಈ ಸ್ಥಳವನ್ನು ಬಿಟ್ಟು ಎಲ್ಲಿಯೂ ಹೋಗುವುದಿಲ್ಲ

ಇಯಜ್—ನಾನು ಇಂದು ಹೊರಟುಹೋಗುತ್ತೇನೆ

ದೌಲತ್—ನೀವು ಹೊರಡಿರಿ ನಾವು ಹೇಗಾದರೂ ನಿಮ್ಮನ್ನು ಹುಡುಕಿ ಬರುತ್ತೇವೆ

ರಾಧಾ—ತಾವು ಇಲ್ಲಿ ಇದ್ದರೆ ಎಷ್ಟೋ ಉಪಕಾರವಾಗುವುದು.

ಇಯಜ್—ಕ್ಷಮಿಸಿರಿ ರಾಣಿಯವರೇ, ನಾನು ಇಲ್ಲಿಗೆ ಬಂದಿರುವುದು ಯಾರಿಗದ ತಿಳಿಯಲೂಬಾರದು ಈ ವಿಷಯದಲ್ಲಿ ನನ್ನಿಂದ ತಮಗೆ ಯಾವ ವಿಧವಾದ ಪ್ರತ್ಯಕ್ಷ ಸಹಾಯವೂ ಆಗಲಾರದು

ರಾಧಾ—ನಾವು ಈ ಸಮುದ್ರದಲ್ಲಿ ಧಮುಕಿದರೂ ನೀವು ಈ ಹಡಗಿನಿಂದ ಕೆಳಗೆ ಇಳಿಯುವುದಿಲ್ಲವೇ ?

ಇಯಜ್—ಏಕೆ ರಾಣಿಯವರೇ! ಇಷ್ಟೊಂದು ಕ್ರೋಧದಿಂದ ಮಾತನಾಡುವಿರಿ ? ತಮ್ಮ ಆಜ್ಞೆಯಂತೆ ನಾನು ನಡೆಯಲಾರೇನೆ! ಈ ಮಂಗಳೂರಿನ ಸಣ್ಣ ಪ್ರಕರಣಕ್ಕಾಗಿ ನನ್ನ ಅಜ್ಞಾತವಾಸವನ್ನು ಬಿಡುವುದು ನ್ಯಾಯವಲ್ಲವೆಂದು ಬಗೆದಿದ್ದೇನೆ.

ದೌಲತ್—ಖಾನರವರೇ, ನಾವು ಹೊರಡುತ್ತೇವೆ ತಾವು ಅನುಗ್ರಹಿಸಿದರೆ ನಾಳೆ ಬಂದು ಭೇಟಿ ಮಾಡುತ್ತೇವೆ.

ಇಯಜ್—ಅಪ್ಪಣೆ ಕೊಡಿರಿ. ನಾನು ಈಗಲೇ ಹೊರಡುತ್ತೇನೆ. ನಾಳೆ ಸಂಧ್ಯಾ.

ಕಾಲಕ್ಕೆ ಪುನಃ ಇಲ್ಲಿ ಬಂದು ತಮ್ಮಗಳ ದರ್ಶನಕ್ಕಾಗಿ ಕಾದಿರುತ್ತೇನೆ

ರಾಣಿಯವರು ಅಪ್ಪಣೆ ಪಡೆದು ಹಡಗಿನಿಂದ ಕಳಗಿಳಿದರು ನೌಕೆಯು ಸಿದ್ಧವಾಗಿದ್ದಿತು ಇಬ್ಬರೂ ನೌಕೆಗೆ ಇಳಿದರು ನೌಕೆಯು ದಡದ ಕಡೆಗೆ ಹೊರಟಿತು ದೌಲತ್ ಮತ್ತು ರಾಧೆಯರು ಆ ಹಡಗಿನ ಕಡೆಗೇ ನೋಡುತ್ತಿದ್ದರು ಇವರು ನೋಡುತ್ತಿರತೆಯೇ ನಾವಿಕರು ಆ ಪಟಗಳನ್ನು ಎತ್ತಿ ಕಟ್ಟಿದರು ಹದಗು ಪತ್ತಿ ಮದ ಕಡೆಗೆ ಮೂರದೂರ ಹೋಯಿತು

ರಾಣಿಯರು ನೌಕೆಯಿಂದ ಕೆಳಗಿಳಿಯುವ ಹೊತ್ತಿಗೆ ಇಮಾಂ ಸಿದ್ಧವಾಗಿ ಕಾದಿದ್ದನು ಕುದುರೆಗಳನ್ನು ತಂದು ನಿಲ್ಲಿಸಿದನು ರಾಣಿಯರು ಇಮಾಮನನ್ನು ನೋಡಿ ನಕ್ಕರು.

“ಓಹೋ, ನೀನು ಹಾಜರಾಗಿದ್ದಿ ”

“ಸನ್ನಿಧಾನದ ಸೇವೆಗೆ ಹಾಜರಾಗಿದ್ದೇನೆ ”

ಇಬ್ಬರೂ ಕುದುರೆಯನ್ನೇರಿದರು. ಇಮಾಮನು ಅವರನ್ನು ಬಿಡಾರಕ್ಕೆ ತಲವಿಸಿದನು.

ಇಮಾಮನು ಅಪ್ಪಣೆ ಪಡೆದು ಹೊರಟುಹೋದನು

ರಾಧೆ ಮತ್ತು ದೌಲತ್ ಉಳಿದ ರಾತ್ರಿಯನ್ನು ಇಯಜ್‌ಖಾನರ ಮಾತುಕಥಗಳನ್ನಾಡುತ್ತಾ ಕಳೆದರು

ಪತಿಘಾತಿನಿ ಮಾಧವಿ

ಬೆಳಗಾಯಿತು ಸರ್ಕಾರದ ಅಧಿಕಾರಿಗಳೆಲ್ಲರೂ “ಭಕ್ಷಿಯು ಸಿಕ್ಕಿದ್ದಾನೆ” ಎಂದು ಮಾತನಾಡಿಕೊಳ್ಳತೊಡಗಿದರು ಭಕ್ಷಿಯ ಬಂಧನದಿಂದ ವಿಪ್ಲವದ ಬಿರುಗಾಳಿಯು ಏಳುವುದೆಂದು ದಿವಾಣರವರು ಭಾವಿಸಿ ಸೈನ್ಯಗಳೆಲ್ಲಾ ಬಹಳ ಶಿಸ್ತಿನಿಂದ ಗತ್ತು ಮಾಡಬೇಕೆಂದು ಅಪ್ಪಣೆ ಮಾಡಿದರು ಸೂರ್ಯೋದಯವಾಗುತ್ತಲೇ ಸೈನಿಕರು ಎಲ್ಲೆಲ್ಲಿಯೂ ಹಿಡಿಯಾಡುತ್ತಿದ್ದರು. ವಿಪ್ಲವಕಾರರ ಸುಳಿವೇ ಇಲ್ಲ. ಸೈನಿಕರು “ಭಕ್ಷಿಯು ಸಿಕ್ಕಿದ್ದಾನೆ ಈ ದಿನ ಅವನನ್ನು ಶೂಲಕ್ಕೆರಿಸುತ್ತಾರೆ” ಎಂದು ಮಾತನಾಡಿಕೊಳ್ಳುತ್ತಾರೆ ಅಲ್ಲಲ್ಲಿ ಗುಪ್ತವಾಗಿ ತಿರುಗುವ ವಿದ್ರೋಹಿಗಳ ಕಿವಿಗೆ ಈ ಮಾತು ಬೀಳುತ್ತಲೇ ವಿದ್ರೋಹಿಗಳು ಪಕ್ಕನೆ ನಗುತ್ತಾರೆ ದೂರ ಹೊರಟುಹೋಗುತ್ತಾರೆ

ಘೋರರನ್ನು ಹಿಡಿಯಬೇಕೆಂದು ಹಿಂದಿನ ದಿನವೇ ದಿವಾಣರ ಅಪ್ಪಣೆಯಾಗಿತ್ತು ಘೋರರನ್ನು ಹಿಡಿದು ಬಂಧನದಲ್ಲಿಟ್ಟು ಎಷ್ಟೋ ಮಂದಿ ವಿದ್ರೋಹಿ ಮುಖಂಡರನ್ನು ಹಿಡಿದು ಬಂಧಿಸಿದ್ದಾರೆ ಇದೆಲ್ಲಾ ದಿವಾಣರವರಿಗೆ ವರದಿಯಾಯಿತು ಅವರು ವಿದ್ರೋಹಿಗಳೆಲ್ಲಾ ದೊಂಬಿ ಯೇಳುತ್ತಾರೆಂದು ಖಚಿತ ಮಾಡಿಕೊಂಡಿದ್ದರು. ಎಲ್ಲೆಯೂ

ವಿದ್ರೋಹಿಗಳ ಗದ್ದಲವೇ ಇಲ್ಲ. ಇದು ಎಲ್ಲ ಅಧಿಕಾರಿಗಳಿಗೂ, ದಿವಾಣರವರಿಗೂ ಆಶ್ಚರ್ಯವನ್ನುಂಟುಮಾಡಿತು.

ಸೂರ್ಯೋದಯವಾದ ಸ್ವಲ್ಪ ಹೊತ್ತಿನೊಳಗಾಗಿಯೇ ಬಂಧನದಲ್ಲಿದ್ದ ಭಕ್ತಿಯು ಘೋಷದಾರರನ್ನು ಖೂನಿ ಮಾಡಿ ಓಡಿಹೋಗಿದ್ದಾನೆಂಬ ಸಮಾಚಾರವು ಹರಡಿತು. ಅಧಿಕಾರಸ್ಥರ ಮುಖಗಳೆಲ್ಲಾ ಬೆಳ್ಳಗಾಯಿತು ಕಿಲ್ಲದಾರರು ಘೋಷದಾರರ ಮನೆಗೆ ಹೋಗಿ ಎಲ್ಲ ವಿದ್ಯಮಾನಗಳನ್ನು ಸ್ವತಃ ನೋಡಿಕೊಂಡು ಬಂದರು. ಯಾರನ್ನೂ ಒಳಗೆ ಬಿಡಕೂಡದೆಂದೂ, ಯಾರೂ ಹೊರಗೆ ಹೋಗಕೂಡದೆಂದೂ ಕಟ್ಟಪ್ಪಣಿ ಮಾಡಿ ಬಲವಾದ ಪಹರೆಯನ್ನಿಟ್ಟರು ಆರಮನೆಗೆ ಹೋಗಿ ದಿವಾಣರವರ ಭೇಟಿಯಾಗಬೇಕೆಂದು ಹೇಳಿ ಕಳಿಸಿದರು ಈ ಸಮಾಚಾರವು ದಿವಾಣರವರಿಗೂ ತಿಳಿದಿತ್ತು ಅವರು ಕಿಲ್ಲದಾರರನ್ನು ಒಳಗೆ ಕರೆಸಿಕೊಂಡು ಸಮಾಚಾರವನ್ನೆಲ್ಲಾ ವಿಚಾರಿಸಿದರು.

ಕಿಲ್ಲದಾರರು ಬಹಳ ಭೀತಿಯಿಂದ ಎಲ್ಲ ಸಮಾಚಾರಗಳನ್ನೂ ಹೇಳಿದರು
ದಿವಾಣ—ಕಿಲ್ಲದಾರ್ ರಹಮಾಣ್ ಸಾಹೇಬರವರೇ ! ಘೋಷದಾರರು ಖೂನಿ ಯಾದದ್ದು ನಿಜವೇ ?

ಕಿಲ್ಲದಾರ್—ಹೌದು ! ಹುಜೂರು, ಖೂನಿಯಾಗಿದೆ

ದಿವಾಣ—ನಮ್ಮ ಸರ್ಕಾರಕ್ಕೆ ಬಹಳ ಅಗೌರವವಾದಂತಾಯಿತು ! ನಮಗೆ ವಿದ್ರೋಹಿಗಳು ನಮ್ಮ ಎದುರಿನಲ್ಲಿಯೇ ಬಂದು “ಷಹಾ” ಕೊಟ್ಟಂತಾಯಿತು

ಕಿಲ್ಲದಾರ್—ಹೌದು ! ಸರ್ಕಾರ್ !

ದಿವಾಣ—ಆ ಭಕ್ತಿಯೇ ಖೂನಿ ಮಾಡಿರಬೇಕು ಅವನು ಓಡಿ ಹೋಗಿದ್ದಾನೆ ಅಲ್ಲವೆ ?

ಕಿಲ್ಲದಾರ್—ಓಡಿಹೋಗಿದ್ದಾನೆ.

ದಿವಾಣ—ಆ ಭಕ್ತಿಯು ಬಹಳ ಗಟ್ಟಿಗನೆಂಬುದರಲ್ಲಿ ಅಡ್ಡಿಯೇ ಇಲ್ಲ ಆವರೆ ಘೋಷದಾರರ ಅರಮನೆಯಲ್ಲಿ ಯಾರೋ ಪರೀಕ್ಷೆ ಆಗದೆ ಇದೆಲ್ಲಾ ಸಡದಿಲ್ಲ

ಕಿಲ್ಲದಾರ್—ಹುಜೂರು ! ಸನ್ನಿಧಾನದಲ್ಲಿ ಅರಿಕೆ ಮಾಡಲು ಭಯವಾಗುತ್ತದೆ

ದಿವಾಣ—ಹೇಳಿರಿ ! ನೀವು ಏನೇನು ಕೇಳಿದ್ದೀರೋ ಅದನ್ನೆಲ್ಲ ಸ್ಪಷ್ಟವಾಗಿ ತಿಳಿಸಿರಿ

ಕಿಲ್ಲದಾರ್—ಖಾವಿಂದ್ ! ಒಂದು ಖೂನಿಯಲ್ಲ. ಘೋಷದಾರರ ಮಹಲಿನಲ್ಲಿ ಎರಡು ಖೂನಿಗಳಾಗುವೆ ಒಂದು ಕೋಣೆಯಲ್ಲಿ ಬಾಗಿಲಿನಲ್ಲಿಯೇ ಘೋಷದಾರರು ಬಿದ್ದಿದ್ದಾರೆ ಸ್ವಲ್ಪ ದೂರದಲ್ಲಿ ಮತ್ತೊಬ್ಬ ವಿದ್ರೋಹಿಯು ಖೂನಿಯಾಗಿದ್ದಾನೆ. ಇವಕ್ಕೆ ಘೋಷದಾರರ ಬೇಗಂಸಾಹೇಬರೇ ಮದತ್ ಮಾಡಿದ್ದಾರೆಂದು ಹೇಳುತ್ತಾರೆ. ಬೇಗಂಸಾಹೇಬರು ಆ ವಿದ್ರೋಹಿಯ ಹೆಣದ ಹತ್ತಿರಲೇ ಕುಳಿತಿದ್ದಾರೆ.

ದಿವಾನ್ — ಆ ಕೊಲೆಯಾಗಿರುವ ದ್ರೋಹಿಯೇ ಭಕ್ತಿ ಇರಬಹುದು ಆ ಭಕ್ತಿಯು ಏನೋ ವೋಸದಿಂದ ಘೌಜುದಾರರನ್ನು ಕೊಲೆ ಮಾಡಿರಬಹುದು ಆ ಭಕ್ತಿಯನ್ನು ಬೇಗಂಸಾಹೇಬರು ಕೊಲೆ ಮಾಡಿರಬಹುದು

ಕಿಲ್ಲೇದಾರನು ತಲೆಬಾಗಿವನು

“ಬೇಗಂ ಸುಪ್ರೀಬರನ್ನು ಮಾತನಾಡಿಸುವಂತಿಲ್ಲ ! ಅವರು ಹುಚ್ಚರಂತಾಗಿ ದ್ದಾರೆ” ಎಂದನು

ದಿವಾನರು ತಾವೇ ಹೋಗಿ ಬೇಗಂಸಾಹೇಬರನ್ನು ಸಮಾಧಾನ ಪಡಿಸುವುದಾಗಿ ಹೇಳಿದರು. ರಾಜಯೋಗ್ಯವಾದ ಮ್ಯಾನಾ ಸಿದ್ಧವಾಯಿತು ದಿವಾನರು ಘೌಜುದಾರರ ಮಹಲಿಗೆ ಹೊರಟರು ಕಿಲ್ಲೇದಾರರೂ ಇತರ ಅಧಿಕಾರಿಗಳೂ ಅನುಸರಿಸಿ ಹೋದರು. ಘೌಜುದಾರರ ಮನೆಯ ಮುಂದೆ ಸೈನ್ಯದ ಬಲವಾದ ಕಾವಲಿತ್ತು ಮ್ಯಾನೆಯು ಮಹಲಿನೊಳಗೆ ಹೋಯಿತು ದಿವಾನರು ಕಣ್ಣುಸನ್ನೆ ಮಾಡಿದರು ಅಧಿಕಾರಿಗಳೂ, ಕಿಲ್ಲೇದಾರರೂ ಅಲ್ಲಿಯೇ ನಿಂತರು ದಿವಾನರು ಮ್ಯಾನಾದಿಂದ ಇಳಿದು ಮಹಲಿನೊಳಕ್ಕೆ ಹೋದರು ಪಹರೆಯವನೊಬ್ಬನು ದಾರಿಯನ್ನು ತೋರಿಸಿದನು ದಿವಾನ್‌ರವರು ಘೌಜುದಾರನು ಸತ್ತು ಬಿದ್ದಿದ್ದ ಕೋಣೆಯ ಬಾಗಿಲಿಗೆ ಹೋದರು ಸರಿಚಾರಕನು ಮುಂದೆ ಓಡಿಹೋಗಿ ಬೇಗಂಸಾಹೇಬರಿಗೆ ಸಲಾಂ ಮಾಡಿ ದಿವಾನ್‌ರವರು ಬರುತ್ತಿರುವುದನ್ನು ತಿಳಿಸಿದನು.

ದಿವಾನ್‌ರವರು ಆ ಕೋಣೆಯ ಬಾಗಿಲಿನಲ್ಲಿ ನಿಂತ, ಬಿರುಗಣ್ಣಿನಿಂದ “ಬೇಗಂ ಸಾಹೇಬ್ !” ಎಂದು ಸಂಚೋಧಿಸಿದರು

ಮಾಧವಿಯು ಎದುರಿಗೆ ಬಂದು ನಿಂತು ಬಿರುಗಣ್ಣಿನಿಂದ ದಿವಾನ್‌ರನ್ನು ನೋಡತೊಡಗಿದಳು.

ದಿವಾನ್ — ಬೇಗಂಸಾಹೇಬ್ ! ಘೌಜುದಾರರ ಮರಣದಿಂದ ನಮಗೆ ಬಹಳ ವ್ಯಥೆಯಾಗಿದೆ ನಮ್ಮ ಸರ್ಕಾರಕ್ಕೆ ಬಹಳ ಅನವಾನವಾಗಿದೆ.

ಮಾಧವಿಯು ಮಾತನಾಡದೇ ಕಲ್ಲಿನ ಗೊಂಬೆಯಂತೆ ನಿಂತಿದ್ದಳು

ದಿವಾನ್ — ನಾವು ಈ ಅತ್ಯಾಚಾರ ಮಾಡಿದ ಅಪರಾಧಿಗಳನ್ನು ಶಿಕ್ಷಿಸದೇ ಬಿಡುವುದಿಲ್ಲ.

ಮಾಧವಿ — ಈ ವಿಚಾರಣೆಯನ್ನು ತಾವೇ ಬಹಿರಂಗವಾಗಿ ದರ್ಬಾರ್ ಮಾಡಿ ನಡೆಸಬೇಕು.

ದಿವಾನ್ — ಹಾಗೆಯೇ ಮಾಡುತ್ತೇನೆ

ಮಾಧವಿ — ನನ್ನ ವಿಚಾರಣೆಯಾಗಬೇಕು.

ದಿವಾನ್ — ಘೌಜುದಾರರ ಪತ್ನಿಯವರನ್ನು ರಾಜಸಭೆಯಲ್ಲಿ ವಿಚಾರಣೆ ಮಾಡು

ವುದು ಸುಲ್ತಾನೀ ದರಬಾರಿಗೆ ಗೌರವವಲ್ಲ ತಾವು ಹೇಳುವುದೇನಾದರೂ ಇದ್ದರೆ ಈಗಲೇ ನನ್ನಲ್ಲಿ ಹೇಳಬಹುದು

ಮಾಧವಿ— ದಿವಾಣರವರೇ! ತಾವು ಇಲ್ಲಿಗೆ ವಿಘ್ನವವನ್ನು ಆಡಗಿಸಲ ಬರೋಣವಾಗಿದೆ ರಾಜಸಭೆಯಲ್ಲಿ ನನ್ನ ವಿಚಾರಣೆ ಆಗದಿದ್ದರೆ ಈ ವಿದ್ರೋಹದ ವಿಚಾರಣೆ ಆದಂತೆ ಅಗುವುದೇ ಇಲ್ಲ

ದಿವಾಣ— ಬೇಗಂ ಸಾಹೇಬ್, ಇಲ್ಲಿರುವ ಮತ್ತೊಂದು ಶರೀರವು ಯಾರದು ? ಭಕ್ತಿಯದೋ ?

ಬೇಗಂ— ಅಲ್ಲ, ಭಕ್ತಿಯು ಬದುಕಿದ್ದಾನೆ ಈ ನಿರ್ಭಾಗ್ಯನು ನನ್ನ ಸಹೋದರ

ದಿವಾಣ— ಇವನನ್ನು ಯಾರು ಕೊಲೆ ಮಾಡಿದರು ?

ಬೇಗಂ— ಘೌಜುದಾರ ಕುತುಬುದ್ದೀನ್

ದಿವಾಣ— (ಗಾಬರಿಯಿಂದ) ಈ ಘೌಜುದಾರರನ್ನು ಯಾರು ಖೂನಿಮಾಡಿದರು ?

ಬೇಗಂ— ನಾನು ! ನನ್ನ ಕೈಯಾರ ಖೂನಿ ಮಾಡಿದ್ದೇನೆ ನಾನೂ ಒಬ್ಬಳು ವಿದ್ರೋಹಿ

ದಿವಾಣ— ಹೆಸರು ?

ಬೇಗಂ— ಮಾಧವಿ

ದಿವಾಣರವರು, ಅಲ್ಲಿಂದ ಹೊರಟುಹೋದರು ಆ ರಾಜಮಹಲನ್ನು ಬಿಡುತ್ತಾ “ಬೇಗಂಸಾಹೇಬಳನ್ನು ಬಂಧಿಸಿಡಿರಿ!” ಎಂದು ಆಜ್ಞೆ ಮಾಡಿ ಹೊರಟು ಹೋದರು.

ದಿವಾಣರವರ ಅಪ್ಪಣೆಯಂತೆ ರಾಜಭಟರು ಬಹುಮಂದಿ ವಿದ್ರೋಹಿಗಳನ್ನು ಹಿಡಿದು ಬಂಧಿಸಿದ್ದಾರೆ ಭಕ್ತಿಯನ್ನು ಮಾತ್ರ ಹಿಡಿಯಲಾಗಲಿಲ್ಲ ಭಕ್ತಿಯನ್ನು ಹಿಡಿದು ಕೊಟ್ಟವರಿಗೆ ವಿಶೇಷ ಒಹೂಮಾನವನ್ನು ಕೊಡುವುದಾಗಿ ಡಂಗೂರ ಹೊಡಿಸಿದ್ದಾರೆ

ಮೂರು ದಿನಗಳನಂತರ, ದಿವಾಣರವರು ದರಬಾರನ್ನು ಕೂಡಿಸಿದರು ಸರದಾರರು, ಸೇನಾನಾಯಕರು, ಖಾಜಿಗಳು ಎಲ್ಲರೂ ಬಂದು ತಮ್ಮ ತಮ್ಮ ಆಸನಗಳಲ್ಲಿ ಗಂಭೀರಭಾವದಿಂದ ಕುಳಿತಿದ್ದಾರೆ ಕರ್ನಾಟಕದ ಮಹಾರಾಜರು ಅನೇಕರು ದಿವಾಣರವರ ಆಹ್ವಾನದಿಂದ ಸಭೆಗೆ ಬಂದಿದ್ದಾರೆ ಸುತ್ತಲೂ ಸೈನಿಕರು ಬಿಚ್ಚುಕತ್ತಿಯಿಂದ ಪಹರೆ ಕೊಡುತ್ತಲಿದ್ದಾರೆ ದಿವಾಣರವರು ಸಭೆಗೆ ಬಂದು ಉಚ್ಚಾಸನದಲ್ಲಿ ಕುಳಿತು ಕೊಂಡರು.

ರಾಜಭಟರು ಸರಪಣಿಗಳಿಂದ ಬಂಧಿತನಾಗಿದ್ದ ಫಕೀರನನ್ನು ತಂದು ದಿವಾಣರವರ ಸಮ್ಮುಖದಲ್ಲಿ ನಿಲ್ಲಿಸಿದರು ದಿವಾಣರವರು ಫಕೀರನ ಬೇಡಿಗಳನ್ನು ಬಿಚ್ಚುವಂತೆ ಅಪ್ಪಣೆ ಮಾಡಿದರು. ಫಕೀರನು ಎದ್ದುನಿಂತನು

ದಿವಾ—ಫಕೀರರೇ ! ಇದು ಸರ್ಕಾರದವರ ರಾಜಸಭೆ ! ಸುಲ್ತಾನರ ರಾಜ್ಯದಲ್ಲಿ ತಮ್ಮಂಥಾ ಫಕೀರರಿಗೆ ಬಹಳ ಮನ್ನಣೆ ಇದೆ ಅಧಿಕಾರಿಗಳು ಈ ರಾಜ್ಯದಲ್ಲಿ ನಡೆಯುವ ಪಿತೂರಿಗೆಲ್ಲಾ ನೀವೇ ಕಾರಣಕರ್ತರೆಂದು ದೂರು ತಂದಿದ್ದಾರೆ ನಿಮ್ಮ ವಿಚಾರಣೆಯನ್ನು ನಡೆಸಬೇಕಾಗಿದೆ

ಫಕೀರ—ವಿಚಾರಣೆಯನ್ನು ನಡೆಸಬಹುದು ನನಗೆ ಶಿಕ್ಷೆಯನ್ನು ವಿಧಿಸಬಹುದು ನಾನು ಸಂತೋಷದಿಂದ ಅನುಭವಿಸುತ್ತೇನೆ

ದಿವಾ— ನೀವು ಅಪರಾಧವನ್ನು ಒಪ್ಪಿಕೊಂಡಂತೆಯೇ ಆಯಿತು.

ಫಕೀರ—ಅಪರಾಧಿ ನಾನಲ್ಲ ! ನಿಜವಾದ ಅಪರಾಧಿ ಕುತುಬುದ್ದೀನ್ ! ಅವನಿಗೆ ತಕ್ಕ ಶಿಕ್ಷೆಯಾಗಿಯೇ ಆಗಿದೆ

ದಿವಾ— ನೀವು ಈ ಪಿತೂರಿಕಾರರ ಮುಖಂಡರೆಂದೂ, ನೀವೇ ಈ ವಿಪ್ಲವವನ್ನೆಲ್ಲಾ ಎಬ್ಬಿಸಿದ್ದೀರಂದೂ ಸರ್ಕಾರದಲ್ಲಿ ಫಿರ್ಯಾದು ಬಂದಿದೆ.

ಫಕೀರ—ನಾನು ಯಾರ ಮುಖಂಡನೂ ಅಲ್ಲ ವಿಪ್ಲವವನ್ನು ನಾನು ಎಬ್ಬಿಸಿದವನೂ ಅಲ್ಲ ಆದು ತಾನಾಗಿ ಎದ್ದಿದೆ ! ಆದರೆ ಈ ವಿಪ್ಲವವನ್ನು ನೋಡಿ ನನಗೆ ಎಷ್ಟೋ ಆನಂದವಾಗಿದೆ

ದಿವಾ— ನಿನ್ನಿಂದೇಹವಾಗಿ ತಾವೂ ವಿದ್ರೋಹಿಗಳೆಂದು ನಾವುಹೇಳಬಹುದು.

ಫಕೀರ— ಜಗತ್ತೇ ಹೇಳುತ್ತದೆ, ನಾನು ವಿದ್ರೋಹಿ !

ದಿವಾ— ನೀವು ತಾಜಾ ಮುಸಲ್ಮಾನರಾಗಿದ್ದು ಸುಲ್ತಾನೀರಾಜ್ಯದಲ್ಲಿ ಈ ವಿದ್ರೋಹವನ್ನೇಕೆ ಹಚ್ಚಿದಿರಿ ?

ಫಕೀರ—(ನಗುತ್ತಾ) ದಿವಾನ್‌ವರೇ ! ಇದು ಹಿಂದೂಗಳ ರಾಜ್ಯ ಇಲ್ಲಿ ವಿದ್ರೋಹ ಮಾಡಿದವರು ಘೌಜುದಾರರು ಅವರು ಮಾಡಿದ ಸುಲಿಗೆ, ಅವರು ಮಾಡಿಸಿದ ಕೊಲೆ, ಅವರಿಂದ ಆಗುವ ಸ್ತ್ರೀಯರ ಮಾನಭಂಗ, ಇದೆಲ್ಲವನ್ನೂ ನೋಡಿದರೆ ಹೃದಯವು ಸುಡುತ್ತದೆ.

ದಿವಾ— ಇಲ್ಲಿ ನಡೆದ ಕೊಳ್ಳೆ, ದರೋಡೆಗಳು, ಅಧಿಕಾರಿಗಳ ಕೊಲೆ, ರಾಜಭಂಡಾರದ ಲೂಟಿ ಇವೆಲ್ಲದಕ್ಕೂ ಕಾರಣಕರ್ತರಾರು ?

ಫಕೀರ—ಹೊಟ್ಟೆಗಿಲ್ಲದ ಜನ ಕೊಳ್ಳೆ ಹೊಡೆದರು. ನೊಂದ ಜನ, ಹೆಂಡಿರನ್ನು ಕಳಕೊಂಡ ಜನ ಅಧಿಕಾರಿಗಳನ್ನು ಕೊಲೆ ಮಾಡಿದರು. ಆದೆಲ್ಲಾ ಪ್ರತ್ಯಕ್ಷವಾಗಿ ಕಾಣುತ್ತಿಲ್ಲವೇ? ಘೌಜುದಾರನ ಕೊಲೆಯೇ ಪ್ರತ್ಯಕ್ಷ ಸಿದರ್ಶನ

ದಿವಾ—ಫಕೀರರೇ ನೀವು ಮುಸಲ್ಮಾನರೆಂದು ರಾಜದಂಡದಿಂದ ತಪ್ಪಿಸಿಕೊಳ್ಳಲಾರಿರಿ, ನೀವು ವಿದ್ರೋಹಿಗಳು ನಿಮಗೆ ಶಿಕ್ಷೆಯಾಗುತ್ತದೆ.

ಫಕೀರ—ವಿದ್ರೋಹಿಯು ನಾನಲ್ಲ ! ಸುಲ್ತಾನರು ವಿದ್ರೋಹಿಗಳು !

ದಿವಾ—ಬಾಯಿ ಮುಚ್ಚು ! ಸುಲ್ತಾನರ ಹೆಸರು ಹೇಳಿದರೆ ಸಾಲಿಗೆಯನ್ನು ಸೀಳಿಸುತ್ತೇನೆ !

ಫಕೀರನು ನಕ್ಕನು

ರಾಜಭಟರು ಫಕೀರನಿಗೆ ಬೇಡಿಗಳನ್ನು ತೊಡಿಸಿ ಹಿಂದಕ್ಕೆ ಸೆಳೆದರು.

ಕಿಲ್ಲೇದಾರರು ಘೌಜುದಾರರ ಬೇಗಂಸಾಹೇಬರನ್ನು ಸಭೆಗೆ ಕರೆತರುವಂತೆ ಹುಕ್ಕುಂ ಮಾಡಿದರು ರಾಜಭಟರು ಹಿಂದೆ ಮುಂದೆ ಬಿಚ್ಚು ಕತ್ತಿಯ ಪಹರೆಯಿಂದ ಮಾಧವಿಯನ್ನು ಸಭೆಗೆ ಕರೆತಂದು ದಿವಾನರ ಸಮ್ಮುಖದಲ್ಲಿ ನಿಲ್ಲಿಸಿದರು

ದಿವಾ—ಬೇಗಂಸಾಹೇಬ್ ! ತಮ್ಮನ್ನು ಈ ರಾಜಸಭೆಯಲ್ಲಿ ವಿಚಾರಣೆ ಮಾಡಲು ನನಗೆ ಇಷ್ಟವಿಲ್ಲ ಆದರೂ ತಮ್ಮ ಕೋರಿಕೆಯಂತೆ ಇಲ್ಲಿಗೆ ತಮ್ಮನ್ನು ಬರ ಮಾಡಿದ್ದೇನೆ ತಾವು ಏನಾದರೂ ಹೇಳತಕ್ಕದಿದ್ದರೆ ಹೇಳಬಹುದು

ಮಾಧವಿಯು ಬುರ್ಖಾವನ್ನು ತೆಗೆದಳು ಹಣೆಯಲ್ಲಿ ದೊಡ್ಡ ಕುಂಕುಮ !
 “ಎಲ್ಲರೂ ಹಿಂದೂ ಹೆಂಗಸು !” ಎಂದು ಆಶ್ಚರ್ಯಪಟ್ಟರು

ಮಾಧವಿ—ದಿವಾರವರೇ ! ನನ್ನ ವಿಚಾರಣೆಯಾಗಲೇಬೇಕು ಈ ವಿದ್ರೋಹದ ಗುಟ್ಟನ್ನು ನಾನು ಬಯಲು ಮಾಡಬೇಕೆಂದು ಸಂಕಲ್ಪಿಸಿದ್ದೇನೆ ನಾನೊಬ್ಬ ಹಿಂದೂ ಯುವತಿ ! ಒಂದು ದಿನ ಘೌಜುದಾರನ ಕಣ್ಣಿಗೆ ಬಿದ್ದೆ ಅಂದಿನ ರಾತ್ರಿಯೇ ರಾಜ ಭಟರು ನನ್ನನ್ನು ಅಪಹಾರಮಾಡಿದರು ಘೌಜುದಾರರ ಅರಮನೆಯಲ್ಲಿ ಒಂದಿಯಾದೆ. ಘೌಜುದಾರರ ಮಾಯಾ ಜಾಲದಿಂದ ಸ್ವಲ್ಪ ದಿನಗಳಲ್ಲಿಯೇ ಅವರ ಅಂತಃಪುರಕ್ಕೆ ಸೇರಿದೆ ನನ್ನಂಥ ಎಷ್ಟೋ ಸ್ತ್ರೀಯರು ಆ ಅಂತಃಪುರದಲ್ಲಿ ಸೇರಿಸಲ್ಪಟ್ಟಿದ್ದರು. ಕುತುಬು ದ್ವೀನನು ನನ್ನನ್ನು ಒಹಳವಾಗಿ ಪ್ರೀತಿಸುತ್ತಿದ್ದನು ಅಧಿಕಾರವನ್ನು ಬಹಳ ದರ್ಪ ದಿಂದ ನಡೆಸುತ್ತಿದ್ದನು ಆತುಕ್ಕೆ ಶ್ವರ್ಯವನ್ನು ಗಳಿಸಿದಾನೆ ಆದಿಲ್ಲಾ ಬೇರೆ ರಾಜ್ಯದಲ್ಲಿ ಗುಪ್ತವಾಗಿದೆ ಸುಲ್ತಾನೀ ರಾಜ್ಯವು ಈ ದಕ್ಷಿಣ ಕನ್ನಡದಲ್ಲಿ ಬಹುದಿನಗಳು ಉಳಿಯುವುದಿಲ್ಲವೆಂದು ಘೌಜುದಾರನು ಅನೇಕ ಬಾರಿ ಹೇಳುತ್ತಿದ್ದನು ಇತ್ತೀಚೆಗೆ ಇಂಗ್ಲಿಷ್ ಸರದಾರರೊಡನೆ ಅನೇಕ ಗುಪ್ತ ಪತ್ರವ್ಯವಹಾರವನ್ನು ನಡೆಸಿದ್ದನು ತೆಗೆದುಕೊಳ್ಳಿ. ಆದಿಲ್ಲಾ ಇಲ್ಲಿದೆ

ಎಂದು ಒಂದು ಬೆಳ್ಳಿಯ ಪೆಟ್ಟಿಗೆಯನ್ನು ದಿವಾಣರ ಮುಂದಿಟ್ಟಳು. ಕಿಲ್ಲೇ ದಾರರು ಆ ಪೆಟ್ಟಿಗೆಯನ್ನು ತೆರೆದು ಕಾಗದಗಳನ್ನು ಎತ್ತಿ ದಿವಾನರಿಗೆ ಒಪ್ಪಿಸಿದರು. ದಿವಾಣರವರು ಆ ಕಾಗದಗಳನ್ನೆಲ್ಲಾ ಬಿಚ್ಚಿ ಓದಿದರು

ನಾಧವಿ—(ಕೇಕೆ ಹಾಕಿ ನಗುತ್ತಾ) ದಿವಾಣರವರೇ ! ವಿದ್ರೋಹಿಯು ಯಾರು ?

ದಿವಾಣ— ಬೇಗಂಸಾಹೇಬ್ ! ತಾವು ಹೇಳುವುದೆಲ್ಲಾ ಮುಗಿಯಿತೋ ?

ನಾಧವಿ— ದಿವಾಣ ಸಾಹೇಬರವರೇ ! ಸಾವಧಾನದಿಂದ ಕೇಳಿ ಇನ್ನೂ

ಬಹಳವಿದೆ. ಇದೇ ನನ್ನ ಕಡೆಯ ದಿನ. ನನ್ನ ಹೃದಯದಲ್ಲಿ ಅಡಗಿರುವುದನ್ನೆಲ್ಲಾ ಹೇಳುತ್ತೇನೆ ಈ ಪ್ರಪಂಚಕ್ಕೆ ಗೊತ್ತಾಗಲಿ, ಈ ವಿದ್ರೋಹದ ಅಂತರಂಗ ನಿಮ್ಮ ಸವಾರಿಯು ಇಲ್ಲಿಗೆ ಬಾರದಿದ್ದರೆ ಕುತುಬುದ್ದೀನನು ಸಾಯುತ್ತಿರಲಿಲ್ಲ ನಾನು ಬಂದು ಇಲ್ಲಿ ಅಪರಾಧಿಯಾಗಿ ನಿಲ್ಲುತ್ತಿರಲಿಲ್ಲ ಎಲ್ಲಿಗೋ ಅಜ್ಞಾತವಾಸಕ್ಕೆ ಹೊರಟುಹೋಗುತ್ತಿದ್ದೆವು. ತಮ್ಮ ಸವಾರಿಯು ಬಂದೇಬಿಟ್ಟಿತು ಘೋಷದಾರರು ಸುಲ್ತಾನರ ಸಮ್ಮುಖಕ್ಕೆ ಹೋಗಬೇಕು ಆಗ ಅವರು ಭಕ್ತಿಯನ್ನು ಹಿಡಿಯದೇ ವಿಧಿಯಿಲ್ಲ ನನ್ನ ಸಹೋದರನು ಒಬ್ಬ ವಿದ್ರೋಹಿ ಮುಖಂಡ ಕುತುಬುದ್ದೀನನು ಅವನನ್ನು ಬಲ್ಲ ಅವನ ಹೆಸರು ಗೋವಿಂದ ಕಮ್ಮಿ ಅವನನ್ನು ಹಿಡಿದು ತಂದು ಅರಮನೆಯಲ್ಲಿಟ್ಟರು ಭಕ್ತಿಯನ್ನು ಹಿಡಿದು ಕೊಡುವಂತೆ ಎಷ್ಟೋ ಪ್ರಲೋಭ ಮಾಡಿ ನೋಡಿದರು ಆ ಉಪಾಯಗಳೊಂದೂ ಫಲಿಸಲಿಲ್ಲ ನಾನು ಘೋಷದಾರರ ಮೋಹದಿಂದ, ಆ ಐಶ್ವರ್ಯದ ಲೋಭದಿಂದ ಭಕ್ತಿಯನ್ನು ಹಿಡಿದು ಕೊಡುವುದಾಗಿ ಭರವಸೆ ಕೊಟ್ಟೆ ಅಂತಃಪುರವನ್ನು ಬಿಟ್ಟು ಹೊರಟೆ ಮೂರು ರಾತ್ರಿಗಳಲ್ಲಿ ಮೋಸದಿಂದ ಆ ಭಕ್ತಿಯನ್ನು ಹಿಡಿದು ಕೆಟ್ಟೆ! ಭಕ್ತಿಯನ್ನು ಹಿಡಿದು ತಂದು ಆ ಅರಮನೆಯಲ್ಲಿ ಗುಪ್ತವಾಗಿಟ್ಟರು ನನ್ನ ಸಹೋದರನಿಗೆ ಕುತುಬುದ್ದೀನನು ಗಳಿಸಿಟ್ಟಿರುವ ಐಶ್ವರ್ಯವೆಲ್ಲಾ ಗೊತ್ತಿತ್ತು ಘೋಷದಾರನು ಇಂಗ್ಲೀಷರೊಡನೆ ನಡೆಸಿರುವ ಮಸಲತೆಲ್ಲಾ ಗೊತ್ತಿತ್ತು ಅವನು ಜೀವದಿಂದ ಇದ್ದರೆ ತನಗೆ ನಿಶ್ಚಾರವಿಲ್ಲವೆಂದು ಹೆದರಿ ಆ ರಾತ್ರಿ-ಆ ಘೋಷದಾರನ ರಾತ್ರಿ-ಘೋಷದಾರನು ನನ್ನ ಸಹೋದರನನ್ನು ತಿವಿದು ಕೊಂದನು ನಾನು ಆ ರಾತ್ರಿಯೆಲ್ಲಾ ಘೋಷದಾರನನ್ನು ಹಿಂಬಾಲಿಸುತ್ತಲೇ ಇದ್ದೆ ಒಂದು ಕ್ಷಣ ಹಿಂಚು ಮುಂಚು ಆಯಿತು ಇಲ್ಲದಿದ್ದರೆ ನಾನು ನನ್ನ ಸಹೋದರನನ್ನು ಉಳಿಸುತ್ತಿದ್ದೆ ಈ ರಾಜ ಸಭೆಯಲ್ಲಿ ಇಂದು ಘೋಷದಾರನು ನಿಂತು ತನ್ನ ಅಪರಾಧಗಳನ್ನು ಹೇಳಿ ತಿಕ್ಷೆಯನ್ನು ಅನುಭವಿಸಬೇಕಾಗಿತ್ತು. ದೈವದ ಇಷ್ಟ ಬೇರೆ ರೀತಿಯಾಗಿತ್ತು! ನಾನು ಆ ಕೋಣೆಯೊಳಗೆ ಕಾಲಿಡುವಷ್ಟರಲ್ಲಿ ಘೋಷದಾರನ ಕರಾರಿಯು ನನ್ನ ಸಹೋದರನ ಹೃದಯದಲ್ಲಿ ನೆಟ್ಟು ಹೋಗಿತ್ತು! ನಾನು ಒಳಗೆ ಹೋಗಿ ನನ್ನ ಅಣ್ಣನ ಮುಖವನ್ನು ಬಗ್ಗಿ ನೋಡಿದೆ. ಅವನ ಆ ಧೈನ್ಯ ಪೂರ್ಣವಾದ ಕಣ್ಣುಗಳನ್ನು ನೋಡಿದೆ ಆರ್ತ ಧ್ವನಿಯನ್ನು ಕೇಳಿದೆ. ಘೋಷದಾರನು ಭಕ್ತಿಯನ್ನು ಕೊಲೆಮಾಡುವುದಾಗಿ ಹೊರಟನು. ನಾನು ಕರಾರಿಯನ್ನೆತ್ತಿ ಘೋಷದಾರನ ಕಂದರಲ್ಲಿ ತಿವಿದೆ. ಘೋಷದಾರನು ಒಂದೇ ನೆಟ್ಟಿಗೆ ಸತ್ತು ಬಿದ್ದನು. ಭಕ್ತಿಯಿದ್ದ ಕೊರಡಿಗೆ ಹೋಗಿ ಅವನನ್ನು ಬಂಧನದಿಂದ ಬಿಟ್ಟುಬಿಟ್ಟೆ! ಘೋಷದಾರನ ಅಕೃತ್ಯಗಳನ್ನೆಲ್ಲಾ ಒಲ್ಲವಳು ನಾನು, ಅವನಿಗೆ ಸಹಾಯ ಮಾಡಿದವಳು ನಾನು, ಅವನನ್ನು ಕೈಯ್ಯಾರ ಕೊಲೆ ಮಾಡಿದವಳು ನಾನು. ದಿವಾಳವರೇ!

ನನ್ನನ್ನು ಶಿಕ್ಷಿಸಿರಿ ! ಈ ಅರಮನೆಯ ಮುಂದೆ ಶೂಲದ ಮರವನ್ನು ಕಟ್ಟಿಸಿ ಅದಕ್ಕೆ ನನ್ನನ್ನು ಎರಿಸಿರಿ ನಾನು ಸಂತೋಷದಿಂದ ಶೂಲಕ್ಕೆರುವೆನು ಜ್ವಾಲಮಾಲೆಗಳಿಂದ ಉರಿಯುತ್ತಿರುವ ನನ್ನ ಮನಸ್ಸು ಶಾಂತವಾಗುವುದು ಈ ವಿಷವವು ಶಾಂತವಾಗಿ ಪೋಗುವುದು ನನ್ನ ಹಸರು ಮಾಧವಿ

ದಿವಾಳರು—ಅಪ್ರತಿಭರಾಗಿ “ಇನ್ನು ವಿಚಾರಣೆಯು ಸಾಕು ಈ ದರಬಾರು ಭರಖಾಸ್ತಾಗಲಿ” ಎಂದು ಅಪ್ಪಣೆ ಮಾಡಿದನು

ಮಾಧವಿಯು ಕೈಯೆತ್ತಿ ಉಚ್ಚ ಕಂಠದಿಂದ “ದಿವಾಳರವರೇ ! ಮತ್ತೊಂದು ಮಾತಿದೆ ಅದನ್ನು ತಮ್ಮ ಸನ್ನಿಧಾನದಲ್ಲಿ ಹೇಳಲು ಮತ್ತೊಂದು ಅವಕಾಶವಿಲ್ಲ. ಇಂದು ಸೂರ್ಯಾಸ್ತಮಾನದೊಳಗಾಗಿ ನಾನು ಯಮಸದನವನ್ನು ಸೇರುವೆನು ಅಂದೇ ಸಾಯುತ್ತಿದ್ದೆ ಇದಿಲ್ಲವನ್ನೂ ಈ ದರಬಾರಿನಲ್ಲಿ ಹೇಳಲು ಜೀವಧಾರಣೆ ಮಾಡಿದ್ದೆ. ಇನ್ನೊಂದು ಮಾತು ಉಳಿದಿದೆ ಅದು ನನ್ನದೊಂದು ಪ್ರಾರ್ಥನೆ ! ಈ ಜೀವದ ಕಡೆಯ ಆಶೆ !

ದಿವಾಳ— (ಪುನಃ ಆಸನದಲ್ಲಿ ಕುಳಿತು) ಮಾಧವಿ ! ಕೇಳಿಕೋ ! ನಿನ್ನ ಕಡೆಯ ಆಶೆಯೇನು ?

ಮಾಧವಿ—ದಿವಾಳರವರೇ ! ಆ ಫಕೀರನು ನಿರಪರಾಧಿ ಅವನು ಬಹಳ ವಿದ್ಯಾವಂತ ! ಪಂಡಿತ ! ಅವನ ಮನಸ್ಸು ದುಃಖ ಕ್ರೋಧಗಳಿಂದ ಕ್ಷುಭಿತವಾಗಿದೆ ಹುಚ್ಚನಂತೆ ಮಾತನಾಡುತ್ತಾನೆ ಈ ವಿದ್ರೋಹಕ್ಕೂ ಅವನಿಗೂ ಯಾವ ಸಂಬಂಧವೂ ಇಲ್ಲ ಘೋಷದಾರನಿಗೆ ಇದು ಚೆನ್ನಾಗಿ ಗೊತ್ತಿತ್ತು ಆದ್ದರಿಂದಲೇ ಆ ಫಕೀರನನ್ನು ಘೋಷದಾರನು ಹಿಡಿಯಲಿಲ್ಲ ಅವನನ್ನು ಕ್ಷಮಿಸಿ ಬಿಟ್ಟುಬಿಡಿ

ದಿವಾಳ—ಮಾಧವಿ ! ನೀನು ಆ ಫಕೀರನನ್ನು ಬಲ್ಲೆಯಾ ?

ಮಾಧವಿ—ಬಲ್ಲೆ ! ಚೆನ್ನಾಗಿ ಬಲ್ಲೆ ! ಅವನು ನನಗೆ ಜನ್ಮವಿತ್ತ ತಂದೆ

ದರಬಾರಿನಲ್ಲಿಲ್ಲಾ ಕಲಕಲ ! ಆಶ್ಚರ್ಯ ! ವಿಷಾದ ! ಎಲ್ಲರೂ ಆ ಫಕೀರನ ಕಡಿ ನೋಡುತ್ತಿದ್ದರು ದಿವಾಳರವರು, ಕಿಲ್ಲೇದಾರರ ಕಡೆಗೆ ತಿರುಗಿ “ಈ ಮಾಧವಿಯನ್ನು ಬಂಧನದಲ್ಲಿಡಿ ಇವಳನ್ನೂ ಈ ಫಕೀರನನ್ನೂ ಸುಲ್ತಾನರ ಸಮ್ಮುಖಕ್ಕೆ ಕಳುಹಿಸ ಬೇಕು ” ಎಂದು ಆಜ್ಞೆ ಮಾಡಿದರು

ಮಾಧವಿಯು, ಸಭಾಮಂಟಪವೆಲ್ಲವೂ ಪ್ರತಿಧ್ವನಿಯಾಗುವಂತೆ ಕೇಕೆ ಹಾಕಿ ನಕ್ಕಳು ! ಅವಳ ಶರೀರವು ಸಭಾಮಂಟಪದಲ್ಲಿ ಬಿದ್ದು ಒಂದೆರಡು ಕ್ಷಣ ಹೊರಳಾಡಿತು ! ರಾಜಭಟರು ಬಂದು ಅವಳನ್ನು ಹಿಡಿದುಕೊಂಡರು. ಅಷ್ಟರಲ್ಲಿ ಪ್ರಾಣವು ಹಾರಿ ಹೋಗಿತ್ತು.

ದಿವಾಳರವರು ಮಾಧವಿಯ ಹತ್ತಿರ ಬಂದು ಅವಳ ಮುಖವನ್ನು ಬಗ್ಗಿನೋಡಿ ದರು ಮಾಧವಿಯ ಮುಖದಲ್ಲಿದ್ದ ದೊಡ್ಡ ಕುಂಕುಮದ ಬೊಟ್ಟು ಇರಲಿಲ್ಲ! ಅದು ಸೌಮಂಗಲ್ಯದ ಕುಂಕುಮವಲ್ಲ. ಘೋರವಿಷ! ಮಾಧವಿಯು ಅದನ್ನು ಕಿತ್ತು ಬಾಯಲ್ಲಿ ಆಗದು ನುಂಗಿಬಿಟ್ಟಿದ್ದಳು.

ಕ್ರಾಂತಿಯ ಶಾಂತಿ

ದಿವಾಳರವರು ತಮ್ಮ ದಿವಾಳಖಾನೆಯಲ್ಲಿ ವಿಚಾರಮಗ್ನರಾಗಿ ಕುಳಿತಿದ್ದರು ದ್ವಾರಪಾಲಕನು ಬಂದು ರಾಧಾರಾಣಿಯವರ ಸವಾರಿಯು ಬಂದಿರುವುದಾಗಿ ಅರಿಕೆ ಮಾಡಿದನು ದಿವಾಳರವರು ಎದ್ದು ಬಂದು ರಾಣಿಯವರನ್ನು ಎದುರುಗೊಂಡು ತಮ್ಮ ದಿವಾಳಖಾನೆಗೆ ಕರೆದುಕೊಂಡು ಹೋಗಿ ಉಚಿತಾಸನದಲ್ಲಿ ಕಳೈಸಿದರು

ರಾಧಾ—ದಿವಾಳರವರೇ! ತಾವು ಇಲ್ಲಿಗೆ ದಯಮಾಡಿಸಿದ ಕಾರ್ಯವಾಯಿ ತಪ್ಪೆ! ಇನ್ನು ನಾವುಗಳು ನಗರಕ್ಕೆ ಹಿಂದಿರುಗಬಹುದಷ್ಟೆ?

ದಿವಾಳ—ರಾಣಿಯವರೇ, ನಾವು ಬಂದ ಕಾರ್ಯವು ವ್ಯರ್ಥವಾದಂತೆಯೇ ನನಗೆ ಕಾಣುತ್ತದೆ ವಿದ್ರೋಹವು ಪೂರ್ತಿಯಾಗಿ ಶಮನವಾಗಲಿಲ್ಲ ಭಕ್ತಿಯು ಸಿಕ್ಕಲೇ ಇಲ್ಲ. ಸುಲ್ತಾನರ ದರ್ಬಾರಿನಲ್ಲಿ ನನಗೆ ಎಂದೂ ಯಾವ ಪ್ರಸಂಗದಲ್ಲಿಯೂ ಇಂತಹ ಅವಮಾನವಾಗಲಿಲ್ಲ!

ರಾಧೆ—ದಿವಾಳರವರೇ, ಭಕ್ತಿಯು ಸಿಕ್ಕಿದರೆ ಅವನನ್ನು ನೀವೇನು ಮಾಡುತ್ತೀರಿ?

ದಿವಾಳ—ಭಕ್ತಿಯನ್ನು ಹಿಡಿಯಬೇಕೆಂದು ಸುಲ್ತಾನರ ಆಜ್ಞೆ! ಅದನ್ನು ಪಾಲನೆ ಮಾಡುವುದು ನನ್ನ ಕರ್ತವ್ಯ.

ರಾಧೆ—ಭಕ್ತಿಯನ್ನು ನಾನು ಹಿಡಿದು ಕೊಡುತ್ತೇನೆ ತಾವೇನು ಮಾಡುತ್ತೀರಿ?

ದಿವಾಳ—ನಾನು ದರಬಾರಿನಲ್ಲಿ ವಿಚಾರಣೆ ನಡೆಸುತ್ತೇನೆ

ರಾಧೆ—ನಾನು ಆ ದರ್ಬಾರಿನಲ್ಲಿ ಭಕ್ತಿಯು ನಿರಸರಾಧಿಯೆಂದು ಪ್ರತಿರೋಧ ಮಾಡುತ್ತೇನೆ. ನಗರದ ಪ್ರಸಂಗದಲ್ಲಿ ಖಾಸಿಂಖಾನನ್ನು ಅನ್ಯಾಯವಾಗಿ ವಧೆ ಮಾಡಿದಂತೆ ಈಗ ನೀವು ಭಕ್ತಿಯನ್ನು ವಧೆ ಮಾಡಿಸಲು ನಾನು ಬಿಡುವುದಿಲ್ಲ!

ದಿವಾಳ—ರಾಣಿಯವರೇ! ತಮ್ಮ ಮಾತು ನನಗೆ ಆಶ್ಚರ್ಯವನ್ನುಂಟುಮಾಡುತ್ತಿದೆ. ತಾವು ಭಕ್ತಿಯನ್ನು ನೋಡಿದ್ದೀರಾ?

ರಾಧೆ—ಹೌದು! ನೋಡಿದ್ದೇನೆ. ಈ ಮಂಗಳೂರಿಗೆ ಬಂದ ದಿನವೇ ನಾನು ಭಕ್ತಿಯನ್ನು ನೋಡಿದೆನು. ದಿವಾಳರವರೇ! ಈಗ ನಾನು ಅರಿಕೆ ಮಾಡುವಂತೆ ತಾವು ಮಾಡಿದರೆ ಎಲ್ಲವೂ ಸರಿಹೋಗುತ್ತದೆ.

ದಿವಾ—ತಮ್ಮ ಅಜ್ಜೆಯನ್ನು ನಾನು ಯಾವಾಗಲೂ ಪಾಲಿಸತಕ್ಕವನೆಂದು ತಮಗೆ ಗೊತ್ತೇ ಇದೆ

ರಾಧೆ—ಬಂಧನದಲ್ಲಿರುವ ಫಕೀರರನ್ನು ಬಿಟ್ಟುಬಿಡಿರಿ ಅವರದೇನು ತಪ್ಪಿದೆ? ಅವನೊಬ್ಬ ಜಂಗಮ ಘೌಜುದಾರರು ಅನ್ಯಾಯವಾಗಿ ಜಂಗಮರನ್ನು ಕೊಲ್ಲಿಸಿದನು. ಆಗ ತಲೆಯುಳಿಸಿಕೊಳ್ಳುವುದಕ್ಕೆ ಇವನು ಫಕೀರನಾದನು ಮಾಧವಿಯು ಅವನ ಮಗಳು ಅವಳ ಕಥೆಯನ್ನೆಲ್ಲಾ ಅವಳ ಬಾಯಿಂದಲೇ ಕೇಳಿದ್ದೀರಿ! ಅವನ ಮನಸ್ಸು ಎಷ್ಟೊಂದು ಖತಗೊಂಡಿರಬೇಕು ? ನೀವೇ ನೋಡಿರಿ ಅವನು ಮೊದಲು ಘೌಜುದಾರರ ವಿದ್ವೇಷಿಯಾದನು ಘೌಜುದಾರನ ಅನ್ಯಾಯ, ಅಕೃತ್ಯಗಳೆಲ್ಲಾ ಈಗ ತಮ್ಮ ಮುಂದೆ ಪ್ರತ್ಯಕ್ಷವಾಗಿದೆ ಅದನ್ನು ವಿಚಾರಣೆ ಮಾಡಿ ಶಿಕ್ಷೆ ಮಾಡದೆ ಇದ್ದುದು ಸುಲ್ತಾನರ ತಪ್ಪಲ್ಲವೆ ? ಆಗ ನೊಂದವರೆಲ್ಲರೂ ವಿದ್ವೋಹಿಗಳಾದರು ನೀವು ಬಂಧನದಲ್ಲಿರುವ ವಿದ್ವೋಹಿಗಳನ್ನೆಲ್ಲಾ ಬಿಟ್ಟುಬಿಡಿರಿ ಈ ವಿಸ್ತವೆಲ್ಲಾ ಘೌಜುದಾರನ ಅತ್ಯಾಚಾರಗಳಿಂದ ಆದವೆಂದು ಲೋಕದಲ್ಲಿ ಘೋಷಿಸಿರಿ ವಿದ್ವೋಹಿಗಳೆಲ್ಲಾ ವಿದ್ವೋಹವನ್ನು ಬಿಟ್ಟು ಶಾಂತರಾಗುತ್ತಾರೆ ಹಾಗೆ ಮಾಡದೇ ವಿದ್ವೋಹಿಗಳನ್ನೆಲ್ಲಾ ಹಿಡಿದು ಶಿಕ್ಷೆಗೆ ಗುರಿಮಾಡುತ್ತಾ ಬಂದರೆ ಹತ್ತು ಪಶ್ಚಿಮ ಯುವಕರನ್ನು ಕೊಲೆ ಮಾಡಬೇಕಾಗುತ್ತದೆ ಅದರ ಸರಿಣಾಮವು ಹೇಗಾಗುತ್ತೋ ನೀವೇ ನೋಡಿರಿ

ದಿವಾ—ರಾಧಾರಾಣಿಯವರೇ, ನೀವು ಹೇಳುವ ರಾಜನೀತಿಯು ಬಹಳ ಯುಕ್ತಿಯುಕ್ತವಾಗಿದೆ ಆದರೆ ಸುಲ್ತಾನರು ಇದನ್ನು ಒಪ್ಪುತ್ತಾರೆಯೇ ? ನಾನು ಇಲ್ಲಿಗೆ ಬಂದು ಏನು ಮಾಡಿದ ಹಾಗಾಯಿತು ?

ರಾಧೆ—ದಿವಾರವರೇ, ನಿಮ್ಮ ಮಾತು ವಿಚಿತ್ರವಾಗಿದೆ ನೀವು ಈ ಕರ್ನಾಟಕವನ್ನೆಲ್ಲಾ ಶಿಕ್ಷಿಸುವುದಕ್ಕೆ ಬಂದಿರೇನು ? ಇಲ್ಲಿಯ ತರುಣರನ್ನೆಲ್ಲಾ ಬಲಿಕೊಡಲು ಬಂದಿರೇನು ? ನಿಮ್ಮ ಪರಾಕ್ರಮವನ್ನು ಪ್ರಜೆಗಳ ಮೇಲೆ ತೋರುತ್ತೀರೇನು ? ದಿವಾರವರೇ, ಈಗ ಹೇಳಿರಿ ನೀವು ಈ ವಿಸ್ತವವನ್ನು ಶಾಂತಗೊಳಿಸುತ್ತೀರಾ ? ಇಲ್ಲವೇ ದೇಶದಲ್ಲಿಲ್ಲಾ ಕ್ಷೋಭೆಯನ್ನುಂಟುಮಾಡಿ ಯುವಕರನ್ನು ಕೊಂದು ಅಪಖ್ಯಾತಿಯನ್ನು ಪಡೆಯುತ್ತೀರಾ ?

ದಿವಾ—ರಾಣಿಯವರೇ ತಾವು ಎಷ್ಟೇ ಹೇಳಿದರೂ ನನ್ನ ಹೃದಯವು ನಡುಗುತ್ತದೆ. ಇದನ್ನು ಸುಲ್ತಾನರವರು ಒಪ್ಪುವುದಿಲ್ಲವೆಂದೇ ನನ್ನ ಅಂತರಾತ್ಮವು ಹೇಳುತ್ತದೆ.

ರಾಧೆ—ಸುಲ್ತಾನರವರು ಒಪ್ಪದೆ ಏನು ? ಅವರನ್ನು ನಾನು ಒಪ್ಪಿಸುತ್ತೇನೆ.

ದಿವಾ—ಒಪ್ಪಿಸಬಲ್ಲಿರಿ ! ಆದರೆ ಈ ರಾಜ್ಯವನ್ನು ತಾವೇ ವಹಿಸಿಕೊಳ್ಳಬಾರ

ದೇಕೆ ? ನಾನು ತಮಗೆ ಎಹಿಸಿ, ಧೈರ್ಯದಿಂದ ಸುಲ್ತಾನರ ಸಮ್ಮುಖಕ್ಕೆ ಹೋಗುತ್ತೇನೆ

ರಾಧೆ-ದಿವಾಸಾಪೇಬರವರೇ, ಈಕ್ಷಣ ರಾಜ್ಯವನ್ನು ಒಪ್ಪಿಕೊಳ್ಳುತ್ತಿದ್ದೆ ಸುಲ್ತಾನರು ಅದನ್ನು ಸಂತೋಷದಿಂದ ಅಂಗೀಕರಿಸುತ್ತಿದ್ದರು ಈ ವಿದ್ರೋಹಿಗಳ ನೈಲ್ಯಾ ಬಂಧನದಿಂದ ಬಿಟ್ಟು ಅವರೆಲ್ಲರನ್ನೂ ರಾಜಭಕ್ತರನ್ನಾಗಿ ಮಾಡುತ್ತಿದ್ದೆ ಭಕ್ತಿಯನ್ನು ಹಿಡಿದು ತರಿಸಿ ಅವನನ್ನೇ ಇಲ್ಲಿಯ ಘೌಜುದಾರನನ್ನಾಗಿ ಮಾಡುತ್ತಿದ್ದೆ ಅದರಿಂದ ಸುಲ್ತಾನರ ರಾಜ್ಯಭಾರವು ಈ ಕರ್ನಾಟಕದಲ್ಲಿ ಆಚಂದ್ರಾರ್ಕವಾಗಿ ನೆಲ ಸುತ್ತಿತ್ತು ಆಗರೆ ತಾವು ನನಗೆ ತಂದೆಯ ಸಮಾನರ - ನನಗೆ ನಿಮ್ಮಲ್ಲಿ ಅಷ್ಟು ಭಕ್ತಿ ವಿಶ್ವಾಸಗಳಿವೆ ಈ ಕರ್ನಾಟಕದಲ್ಲಿ ಈ ವಿಪ್ಲವವನ್ನು ಆಡಗಿಸಿದ ಕೀರ್ತಿಯು ನಿಮಗೆ ಬರಬೇಕು ಅದರಿಂದ ನಿಮ್ಮ ಗೌರವವು ನೂರುಮಡಿ ಹೆಚ್ಚುತ್ತದೆ ಈ ನಿಮ್ಮ ರಾಜನೀತಿಯನ್ನು ನೋಡಿ ಇಂಗ್ಲೀಷರು ಆಶ್ಚರ್ಯಪಡುತ್ತಾರೆ ಆಷ್ಟೇ ಅಲ್ಲ ನೀವು ವಿದ್ರೋಹಿಗಳನ್ನು ದಂಡಿಸುತ್ತ ಹೋದರೆ ವಿದ್ರೋಹವು ನಾನಾಮುಖವಾಗಿ ಬೆಳೆಯುತ್ತ ಹೋಗುತ್ತದೆ ಇದೇ ಸಮಯವನ್ನು ಸಾಧಿಸಿ ಇಂಗ್ಲೀಷರು ಈ ವಂಗಲೂರನ್ನು ಆಕ್ರಮಿಸುವರೆ ನೀವೇನು ಮಾಡಬಲ್ಲೀರಿ ? ಇಷ್ಟೊಂದು ವಿದ್ರೋಹಿ ಬಲ ಇಂಗ್ಲೀಷರಿಗೆ ದೊರೆತ ಮೇಲೆ ಸುಲ್ತಾನರೇ ಇಲ್ಲಿಗೆ ಬಂದರೂ ಈ ಕರ್ನಾಟಕವನ್ನು ಉಳಿಸಿಕೊಳ್ಳಲಾರರು.

ದಿವಾನರು ಮಾತನಾಡಲಾರದೇ ಹೋದರು.

ದಿವಾ-ರಾಣಿಯವರೇ ! ತಾವು ಹೇಳಿದಹಾಗೆಯೇ ನಡೆಯುತ್ತೇನೆ. ಈ ವಿದ್ರೋಹವು ಬೆಳೆಯದಂತೆ ಭಕ್ತಿಯಿಂದ ನನಗೆ ಭರವಸೆ ಕೊಡಿಸಬಲ್ಲೀರಾ ?

ರಾಧೆ- ದಿವಾಸವರೇ ! ತಾವು ಆ ಭಕ್ತಿಯನ್ನು ಅರಿಯಿರಿ ! ಇಂದು ಅವನು ಒಪ್ಪಿಕೊಂಡರೆ ಸುಲ್ತಾನರು ಈ ಕರ್ನಾಟಕದ ಸರ್ವಾಧಿಕಾರವನ್ನು ಅವನಿಗೆ ಕೊಡುತ್ತಾರೆ, ಅದನ್ನು ನಾನು ಬಚ್ಚೆ.

ದಿವಾ-ನನಗೆ ಕೃತೂಹಲವು ಹೆಚ್ಚಾಗುತ್ತಿದೆ. ತಾವು ಆ ಭಕ್ತಿಯನ್ನು ನನಗೆ ಭೇಟಿಮಾಡಿಸಬೇಕೆಂದು ಪ್ರಾರ್ಥಿಸುತ್ತೇನೆ

ರಾಧೆ-ಆ ಭಕ್ತಿಯನ್ನು ತಮ್ಮ ಸಮ್ಮುಖಕ್ಕೆ ಕರತಂದು ಭೇಟಿ ಮಾಡಿಸುತ್ತೇನೆ. ಆಷ್ಟೇ ಅಲ್ಲ ಆ ವಿದ್ರೋಹಿಯಾದ ಭಕ್ತಿಯನ್ನು ಸುಲ್ತಾನರ ಪರಮಭಕ್ತನನ್ನಾಗಿ ಮಾಡುತ್ತೇನೆ ಈ ವಿದ್ರೋಹಿಗಳನ್ನೆಲ್ಲಾ ಮೈಸೂರಿನ ವೀರ ಸೈನಿಕರನ್ನಾಗಿ ಮಾಡುತ್ತೇನೆ. ತಾವು ಎಲ್ಲರಿಗೂ ಕ್ಷಮಾಭಿಕ್ಷೆಯನ್ನು ನೀಡಿರಿ !

ದಿವಾ- ರಾಣಿಯವರಿಗೆ ಆ ಭಕ್ತಿಯ ಪರಿಚಯವು ಚೆನ್ನಾಗಿರುವಂತಿದೆ.

ರಾಧೆ-ಪಾಡು! ಆ ಭಕ್ತಿಯನ್ನು ನಾನು ಚೆನ್ನಾಗಿ ಬಲ್ಲೆ.

ಪ್ರಾತಃಕಾಲ ದಿವಾಳವರು ಕಛೇರಿಗೆ ದಯಮಾಡಿಸಿದರು. ಅಲ್ಲಿಗೆ ಫಕೀರ ನನ್ನು ಕರೆಸಿದರು ದಿವಾನರು ಫಕೀರನನ್ನು ನೋಡಿ "ನಮ್ಮ ಮೇಲೆ ಯಾವ ಗುರು ತರವಾದ ಅಸುರಾಧವೂ ಸಾಬೀತಾಗಲಿ ನಿಮ್ಮನ್ನು ಖುಲಾಸೆ ಮಾಡದೇ ನೀವು ಎಲ್ಲಿಗೆ ಬೇಕೋ ಅಲ್ಲಿಗೇ ಹೋಗಬಹುದು" ಎಂದು ಹೇಳಿದರು.

ಫಕೀರ— ದಿವಾಳವರ ಮುಂದೆ ಬಂದು ನಿಂತು 'ದಿವಾಳವರೇ, ಜನರೆಲ್ಲರೂ ಈ ಕರ್ನಾಟಕದಲ್ಲಿ ವಿಪ್ಲವ ನಡೆಯುತ್ತಿದೆಯೆಂದು ಹೇಳುತ್ತಾರೆ ನನಗೆ ಹಾಗೆ ಕಾಣುವುದಿಲ್ಲ. ದುಷ್ಟರಾದ ಅಧಿಕಾರಿಗಳ ಹಾವಳಿಯಿಂದಲೇ ಇಷ್ಟೊಂದು ಪ್ರಜಾ ಕ್ಷೋಭೆ ಎದ್ದಿದೆ ಧರ್ಮದಿಂದ ರಾಜ್ಯಭಾರ ಮಾಡಿದರೆ ಇದೆಲ್ಲಾ ತನ್ನಷ್ಟಕ್ಕೆ ತಾನೇ ಶಾಂತವಾಗುತ್ತದೆ ಎಲ್ಲಾ ತಪ್ಪೂ ಘಾಜುದಾರನದಿಂದೂ, ಅವನ ಕಡೆ ಅಧಿಕಾರಿಗಳದಂದೂ ತವಗೆ ಮನದಟ್ಟಾಗಿದೆ ಆದರೂ ತಮ್ಮ ಮನವು ಶಾಂತವಾಗಲಿ ಭಕ್ತಿಯನ್ನು ಹುಡುಕಿಸುತ್ತಿದ್ದೀರಿ ಅವನು ಸಿಕ್ಕಿದರೆ ಅಧಿಕಾರ ದರ್ಪದಿಂದ ಅವನನ್ನು ಗಲ್ಲಿಗೇರಿಸಬೇಕೆಂದಿದ್ದೀರಿ ಅದರಿಂದ ವಿಪ್ಲವವು ಶಾಂತವಾಗದು ಕ್ಷೋಭೆಯು ಇಮ್ಮಡಿಯಾಗುತ್ತದೆ ಆ ಭಕ್ತಿಯನ್ನು ನಾನು ಬಲ್ಲೆ ಒಂದೇ ದಿನದಲ್ಲಿ ಅವನನ್ನು ಹಿಡಿದುಕೊಳ್ಳುತ್ತಿದ್ದೆ. ಅವನದೇನೂ ತಪ್ಪಿಲ್ಲವೆಂದು ನಾನು ಬಲ್ಲೆ ಆ ಭಕ್ತಿಯು ಒಬ್ಬ ಮಹಾ ಸೇನಾನಾಯಕನಾಗಲು ಅರ್ಹನಾದವನು. ಅವನನ್ನು ಹುಡುಕಿ ಒಪ್ಪಿಸಿ, ಸೇನಾನಾಯಕನನ್ನಾಗಿ ಮಾಡಿದರೆ, ಸುಲ್ತಾನರ ರಾಜ್ಯಕ್ಕೆ ಪುನುದಿಕ್ಕಿನಲ್ಲಿ ಭಯವೇ ಇಲ್ಲ ನಾನು ಅವನನ್ನು ಮತ್ತೊಮ್ಮೆ ಕಂಡರೆ, ಈ ರಾಜ್ಯದಲ್ಲಿ ವಿದ್ರೋಹದ ಅವಶ್ಯಕತೆ ಇಲ್ಲ ದೊಡ್ಡ ಸೈನ್ಯವನ್ನು ಕಟ್ಟಿ ಸೇನಾನಾಯಕನಾಗಿ ಈ ಕರ್ನಾಟಕದ ಸ್ವಾತಂತ್ರ್ಯವನ್ನು ಕಾಪಾಡು ಎಂದು ಹೇಳುತ್ತಿದ್ದೆ ನನ್ನನ್ನು ಬಂಧನದಿಂದ ಬಿಟ್ಟರೂ ಒಂದೆ. ಗಲ್ಲಿಗೇರಿಸಿದರೂ ಒಂದೆ

ದಿವಾಳ— ಫಕೀರರೇ, ನೀವು ಹೋಗಬಹುದು ಈ ರಾಜ್ಯವನ್ನು ಸುಖವಾಗಿಡುವುದು ಸುಲ್ತಾನರ ಧರ್ಮ ಅದನ್ನು ಅವರು ಯಾವಾಗಲೂ ನೆರವೇರಿಸುತ್ತಾರೆ ಮತ್ತೊಂದು ಅಂಶವನ್ನು ತಮ್ಮನ್ನು ಕೇಳಬೇಕಾಗಿದೆ. ಘಾಜುದಾರರು ಈ ಸರ್ಕಾರದಿಂದ ಒಹಳ ಐಶ್ವರ್ಯವನ್ನು ಭವಾವಣೆ ಮಾಡಿ ಮುಚ್ಚಿಟ್ಟಿದ್ದಾರೆಂದು ಕೇಳಿದೇನೆ ಅದು ಎಲ್ಲಿದೆ ಎಂಬುದನ್ನು ಗುರುತಿಸಬಲ್ಲೀರಾ ?

ಫಕೀರ - ದಿವಾಳವರೇ, ಕುತುಬುದ್ದೀನನು ವಿಶೇಷವಾಗಿ ಧನಕನಕಗಳನ್ನು ಸಂಗ್ರಹಿಸಿ ಗುಪ್ತವಾಗಿಟ್ಟಿದ್ದನೆಂದು ಕೇಳಿದೆ ಅದು ಮಾಧವಿಗೆ ತಿಳಿದಿತ್ತು. ಅವಳು ಆ ರಾತ್ರಿ ಘಾಜುದಾರನನ್ನು ಕೊಂದು ಭಕ್ತಿಯನ್ನು ಬಿಟ್ಟು ಬಿಡುವಾಗ ಅದೆಲ್ಲವನ್ನೂ ಭಕ್ತಿಗೆ ದಾನಮಾಡಿದಳೆಂದು ಹೇಳುತ್ತಾರೆ. ಭಕ್ತಿಯವರಿಗೆ ಹೊರತಾಗಿ ಮತ್ತಾರಿಗೂ ಆ ಗುಪ್ತನಿಧಿಯು ಗೊತ್ತಿಲ್ಲ.

ದಿವಾನ್ — ಒಳ್ಳೆಯದು

ದಿವಾನವರು ಬಂಧನದಲ್ಲಿರುವ ಎಲ್ಲ ವಿದ್ವೇಹಿಗಳನ್ನು ಬಿಟ್ಟುಬಿಡುವಂತೆ ಹುಕ್ಕುಂ ಪಾಡಿದರು ಭಕ್ಷಿಯವರನ್ನು ಹಿಡಿದುಕೊಟ್ಟವರಿಗೆ ಒಂದು ಸಾವಿರ ಪಗೋಡಾಗಳನ್ನು ಭಕ್ಷೀಸ್ ಕೊಡುವುದಾಗಿ ಡಂಗೂರ ಹಾಕಿಸಿದರು.

ಭಕ್ಷಿಯ ಅಂತರ್ಧಾನ

ಕಾರ್ತಿಕ ಬಹುಳ ಅಮಾವಾಸ್ಯೆ ಭೂಮಿಯ ಮೇಲೆ ಕಾಡಿಗೆಯನ್ನು ಚಲ್ಲಿದಂಥಾ ಕಗ್ಗತ್ತಲೆ ಆಕಾಶವು ನೀಲವಾಗಿ ಸ್ವಚ್ಛವಾಗಿದೆ ನಕ್ಷತ್ರಗಳು ಮಿನುಗುತ್ತಿವೆ ಪಶ್ಚಿಮ ಸಮುದ್ರದ ಅಲೆಗಳು ಭೋರ್ಗರೆಯುತ್ತಿವೆ ಸಮುದ್ರ ತೀರದ ಮರಳು ರಾಶಿಯ ಮೇಲೆ ದೊಡ್ಡ ದೊಡ್ಡ ಮದ್ದಾನೆಗಳು ಸಮುದ್ರದಿಂದ ಎದ್ದು ಒಂದು ಹೊರಳಾಡಿದಂತೆ ಅಲೆಗಳು ಬಂದು ತೀರದ ಮೇಲೆ ಹೊರಳುತ್ತಿವೆ ಸಮುದ್ರತೀರದಲ್ಲಿ ದೊಡ್ಡದೊಂದು ದೋಣಿಯು ಸಿದ್ಧವಾಗಿದೆ ಮಂಗಳೂರಿನಿಂದ ರಾಜಯೋಗ್ಯವಾದ ಎರಡು ಮ್ಯಾನಾಗಳು ಸಮುದ್ರತೀರಕ್ಕೆ ಬರುತ್ತಿವೆ ಮುಂದುಗಡೆ ದೀವಟಿಗೆಗಳ ಪ್ರಕಾಶ! ಆ ಸಮುದ್ರದ ಅಲೆಗಳನ್ನು ಧಿಕ್ಕರಿಸುತ್ತಿರುವ ಬೋಯಿಗಳ ಶಬ್ದ! ಹಿಂದುಗಡೆ ನಾಲ್ಕು ದಿಕ್ಕುಗಳಲ್ಲಿಯೂ ಪ್ರತಿಧ್ವನಿಯಾಗುತ್ತಿರುವ ಅಶ್ವಗಳ ಋರಪುಟ ಶಬ್ದ! ಆ ಮ್ಯಾನಾಗಳಲ್ಲಿ ಒಂದರಲ್ಲಿ ದಾಲತ್ ರಾಣಿಯವರೂ, ರಾಧಾರಾಣಿಯವರೂ ಕುಳಿತಿದ್ದಾರೆ ಈ ಮ್ಯಾನಾ ಮುಂದೆ ಮುಂದೆ ಬರುತ್ತಿದೆ. ಹಿಂದಿನ ಮ್ಯಾನಾದಲ್ಲಿ ದಿವಾನ್‌ರವರು ಕುಳಿತಿದ್ದಾರೆ. ಎರಡು ಮ್ಯಾನಾಗಳೂ ಸಮುದ್ರ ತೀರದಲ್ಲಿ ಬಂದು ಇಳಿಸಲ್ಪಟ್ಟವು ರಾಣಿಯವರೂ, ದಿವಾನ್‌ರವರೂ ಮ್ಯಾನಾಗಳಿಂದ ಇಳಿದು ಸಿದ್ಧವಾಗಿದ್ದ ದೋಣಿಯನ್ನು ಏರಿದರು ನಾವಿಕರು ಪಟಗಳನ್ನು ಎತ್ತಿ ಕಟ್ಟಿದರು ಲಂಗರುಗಳನ್ನು ಬಿಚ್ಚಿಬಿಚ್ಚಿರು ಹುಟ್ಟುಗಳ ಸದ್ದು ಕೇಳಿಸಿತು ದೋಣಿಯು ಶರವೇಗದಿಂದ ಸಮುದ್ರದ ಮೇಲೆ ಹಾರಿ ಹೋಯಿತು. ದೋಣಿಯು ಉತ್ತರಾಭಿಮುಖವಾಗಿ ಸುಮಾರು ೫-೬ ಮೈಲಿಗಳ ದೂರ ನಡೆಸಲ್ಪಟ್ಟಿತು. ದೂರದಲ್ಲಿ ಒಂದು ಹಡಗು ಕಾಣುತ್ತಿತ್ತು ಆ ಹಡಗು ಕತ್ತಲೆಯಲ್ಲಿಯೂ, ಹಡಗಿನ ದೀಪಗಳು ಗೋಚರವಾಗುತ್ತಿದ್ದುವು. ದೋಣಿಯು ಹಡಗಿನ ಸಮೀಪವನ್ನು ಮುಟ್ಟುತ್ತಲೇ ರಾಣಿಯವರೂ, ದಿವಾನ್‌ರವರೂ ಹಡಗಿನ ಮೇಲುಭಾಗಕ್ಕೆ ಹತ್ತಿದರು. ಅಲ್ಲಿ ಒಬ್ಬ ಭವ್ಯಾಕಾರನಾದ ಮನುಷ್ಯನು ವಿನಯದಿಂದ ಆ ಮೂವರು ಅತಿಥಿಗಳನ್ನೂ ಎದುರುಗೊಂಡನು. ಕೆಳಭಾಗದ ಹಂತದಿಂದ ಮೇಲುಭಾಗದ ಅಂತಕ್ಕೆ ಕಿರಿದಾದ ಮೆಟ್ಟಿಲುಗಳನ್ನು ಹತ್ತಿ ಹೋದರು. ಅಲ್ಲಿ ಒಂದು ವಿಶಾಲವಾದ ಹಜಾರ ಹಜಾರಕ್ಕೇ ಸೇರಿದಂತೆ ಎರಡು ಕೋಣೆಗಳು. ಆ ಎರಡು ಕೋಣೆಗಳಿಂದಲೂ

ಬರುವುದಕ್ಕೆ ಬಾಗಿಲುಗಳು ಆ ಬಾಗಿಲುಗಳಿಗೆ ಕಿಂಕಾಪಿನ ಫರದೆಗಳು ಕಟ್ಟಿಲ್ಲಟ್ಟಿ ಇಳಿಬಿಟ್ಟಿದೆ ಹಜಾರದಲ್ಲಿ ಪ್ರಶಸ್ತವಾದ ಹಸುರು ಬಣ್ಣದ ರತ್ನ ಕಂಬಳಿಯು ಹಾಸಲ್ಪಟ್ಟಿದೆ ಸುತ್ತಲೂ ಹಂಸತೂಲಿಕೆಯಿಂದ ರಚಿತವಾದ ಮೆತ್ತೆಗಳು ಸಜ್ಜುಗೊಳಿಸಲ್ಪಟ್ಟಿವೆ. ಶ್ರೇಷ್ಠವಾದ ರೇಸಿಮೆಯ ಒರಗುದಿಂಬುಗಳ ಮೇಲೆ ಕಲಾಪತ್ತಿನ ಹುವ್ವುಗಳು ಕೆತ್ತಲ್ಪಟ್ಟಿವೆ ಮೇಲುಗಡೆ ಚೀಣಾಂಬರದ ವಿತಾನವು ಇಳಿಬಿಟ್ಟಿದೆ ಸುತ್ತಲೂ ತೋರಣವನ್ನು ಕಟ್ಟಿದಂತೆ ಮುತ್ತಿನ ರೂಪಗಳು ಕಟ್ಟಿಲ್ಲಟ್ಟಿವೆ ನಾಲ್ಕು ಕಡೆಯೂ ಕಂದಿಲು ದೀಪಗಳು ಉರಿಯುತ್ತಿವೆ ನಾಲ್ಕು ಮೂಲೆಗಳಲ್ಲಿಯೂ ಪಳಪಳನೆ ಹೊಳೆಯುತ್ತಿರುವ ಕರೀಶಿಲೆಯ ಕಾಲುಮಣಿಗಳ ಮೇಲೆ ಬೆಳ್ಳಿಯ ಪುಷ್ಪದಾನುಗಳು ಪುಷ್ಪ ಸೌರಭವನ್ನು ಸೂಸುತ್ತ ಮೆರೆಯುತ್ತಿವೆ ಹಜಾರದ ಮಧ್ಯದಲ್ಲಿ ಅಮೃತಶಿಲೆಯ ಕಾಲುಮಣಿಯ ಮೇಲೆ ಚಿನ್ನದ ದಾಸಿನಲ್ಲಿ ಸುವಾಸನೆಯ ಊದುಬತ್ತಿಗಳು ಹಚ್ಚಿ ಇಡಲ್ಪಟ್ಟಿವೆ ತಾಣಿಯವರೂ, ದಿವಾಣರವರೂ ಆ ಹಜಾರವನ್ನು ಪ್ರವೇಶಿಸಿದರು. ರಾಣಿಯವರು ಉಪಚರಿಸಿ ದಿವಾಣರವರನ್ನು ತಿವಾಶಿಯ ಮೇಲೆ ಕುಳ್ಳಿರಿಸಿದರು ಈ ಮೂವರು ಅತಿಥಿಗಳನ್ನು ಉಚಿತಾಸನದಲ್ಲಿ ಕುಳ್ಳಿರಿಸಿ, ಆ ಭವ್ಯಾಕೃತಿಯ ಮನುಷ್ಯನು ಹೊರಗಡೆ ಹೊರಟುಹೋದನು

ದಿವಾಣ—ರಾಣಿಯವರೇ, ನಾನು ಎಂದೂ ಹಡಗನ್ನು ನೋಡಿಲ್ಲ. ಈ ಭವ್ಯವಾದ ನೌಕೆಯನ್ನು ನೋಡಿ ನನಗೆ ಆಶ್ಚರ್ಯವಾಗಿದೆ. ಇದು ಯಾರ ಹಡಗು ? ನಾವು ಎಲ್ಲಿದ್ದೇವೆ ?

ದೌಲತ್—ದಿವಾಣರೇ ! ತಾವು ಸಂದೇಹಪಡುವ ಕಾರಣವಿಲ್ಲ. ಇದು ಕನ್ನಡ ನೂರಿನ ರಾಣಿಯವರ ಹಡಗು ಆ ರಾಣಿಯವರು ಸುಲ್ತಾನೀ ರಾಜ್ಯದ ಹಿತಾಕಾಂಕ್ಷಿಗಳು

ದಿವಾಣ—ರಾಣಿಯವರೇ, ನನಗೆ ತಮ್ಮ ಸನ್ನಿಧಾನದಲ್ಲಿ ಭಯವೆಲ್ಲಿ ಬಂತು ? ಇದೆಲ್ಲಾ ಆಶ್ಚರ್ಯವಾಗಿದೆ ತಾವು ಇಲ್ಲಿ ಭಕ್ತಿಯನ್ನು ಹಿಡಿದು ಕೊಡುವುದಾಗಿ ನನ್ನನ್ನು ಕರೆತರೋಣವಾಯಿತು

ದೌಲತ್—ನಗುತ್ತಾ ಒಂದು ಸಹಸ್ರ ಪಗೋಡಗಳನ್ನು ಇಲ್ಲಿ ತಾವು ತರೋಣಾಗಿದೆಯೇನು ? ತಾವು ಡಂಗುರವನ್ನು ಹೊಡೆಸಿರುವಂತೆ ಸಹಸ್ರ ಪಗೋಡೆಗಳನ್ನು ಇಲ್ಲಿ ಕೊಟ್ಟಿರೆ ಭಕ್ತಿಯನ್ನು ಹಿಡಿದು ಕೊಡುತ್ತೇನೆ ಇಲ್ಲದಿದ್ದರೆ ನಾನೇ ಹತ್ತು ಸಹಸ್ರ ಪಗೋಡಗಳನ್ನು ದಿವಾಣರವರಿಗೆ ಒಪ್ಪಿಸುತ್ತೇನೆ ತಾವು ಇಲ್ಲಿ ನಮಗೆ ಭಕ್ತಿಯನ್ನು ಒಪ್ಪಿಸಿ ಹೋಗಬೇಕು.

ದಿವಾಣ—ರಾಣಿಯವರೇ ! ನಾನು ಸುಲ್ತಾನರ ಸೇವಕ. ತಮ್ಮ ಆಜ್ಞಾಧಾರಕ. ತಾವು ಹೇಗೆ ಅಪ್ಪಣೆ ಮಾಡಿದರೆ ಹಾಗೆ ನಡೆಯುತ್ತೇನೆ.

ಅಷ್ಟರಲ್ಲಿ ಎದುರಿಗಿದ್ದ ಫರದೆಯು ಮೇಲಕ್ಕೆ ಎತ್ತಲ್ಪಟ್ಟಿತು ಇಬ್ಬರು ಅಜಾನು ಬಾಹುಗಳಾದ ಮಹಾಪುರುಷರು ಗಂಭೀರವಾಗಿ ಅಡಿ ಯಿಡುತ್ತಾ ಹಜಾರಕ್ಕೆ ಬಂದರು ಅವರನ್ನು ನೋಡಿ ದಿವಾಣರವರು ತಮ್ಮ ಆಸನದಿಂದ ಜಗ್ಗನೆದ್ದರು ತಲೆಬಾಗಿ ಮುಜರ ಮಾಡಿದರು ದಿವಾಣರವರಿಗೆ ಅಲ್ಲಿ ಆ ಸಮಯದಲ್ಲಿ ಇಯಜ್‌ಖಾನರ ದರ್ಶನವಾದದ್ದು ಅತ್ಯಂತ ಅಶ್ಚರ್ಯವನ್ನುಂಟುಮಾಡಿತು. ದಿವಾಣರವರ ಮನಸ್ಸಿನಲ್ಲಿ "ಈ ವಿದ್ರೋಹದ ಮೂಲಪುರುಷರು ಇಯಜ್‌ಖಾನರವರೇನು ?" ಎಂದು ಅವರ ಎದೆಯು ಒಡಿದು ಕೊಳ್ಳಲಾರಂಭಿಸಿತು ಶರೀರವು ಗಡಗಡನೆ ನಡುಗುತ್ತಿತ್ತು.

ಇಯಜ್‌ಖಾನರು ನಗುತ್ತಾ "ದಿವಾಣರವರೇ, ಆಸನದಲ್ಲಿ ಕುಳಿತುಕೊಳ್ಳೋಣ ವಾಗಲಿ. ತಮ್ಮನ್ನು ನೋಡಿದ್ದು ಬಲು ಸಂತೋಷ ! ತಾವು ಇಲ್ಲಿಗೆ ದಯಮಾಡಿಸಿದ ಕಾರ್ಯವಾವುದು !" ಎಂದರು.

ದಿವಾಣರವರು ಪುನಃ ಸಲಾಂ ಮಾಡಿ ಕುಳಿತುಕೊಂಡರು ಇಯಜ್‌ಖಾನ ರವರು ಆಸನದಲ್ಲಿ ಕುಳಿತರು. ದಿವಾಣರವರ ಎಡಬಲ ಪಾರ್ಶ್ವಗಳಲ್ಲಿ ದೌಲತ್ ಮತ್ತು ರಾಧಾರಾಣಿಯವರು ಕುಳಿತಿದ್ದರು ಇಯಜ್‌ಖಾನರವರ ಜೊತೆಯಲ್ಲಿ ಬಂದ ಮನುಷ್ಯ ಅವನ ಬಲಗಡೆ ಕೈ ಕಟ್ಟಿಕೊಂಡು ನಿಂತಿದ್ದನು.

ದಿವಾಣ—ಹುಜೂರು, ಬಹಳ ದಿವಸಗಳ ಮೇಲೆ ತಮ್ಮ ದರ್ಶನಲಾಭವು ದೊರೆಯಿತು. ಈ ಕರ್ನಾಟಕದಲ್ಲಿ ಪ್ರಬಲವಾದ ವಿದ್ರೋಹ ಎದ್ದಿತು ಅದನ್ನು ಆಡಗಿಸಿ ವಿದ್ರೋಹಿಗಳನ್ನು ಶಿಕ್ಷಿಸಲು ಸುಲ್ತಾನರವರ ಆಜ್ಞೆಯಂತೆ ಇಲ್ಲಿಗೆ ಬಂದ ರಾಣಿಯವರ ಅನುಗ್ರಹದಿಂದ ತಮ್ಮ ದರ್ಶನವಾಯಿತು.

ಇಯಜ್—ಈ ವಿದ್ರೋಹದ ಸುದ್ದಿಯನ್ನು ನಾವು ಕೇಳಿದ್ದೇನೆ ವಿದ್ರೋಹ ವೇಳೆಲು ಕಾರಣವೇನು ? ಮೂಲಕರ್ತಾರಾರು ?

ದಿವಾಣ—ನವಾಬರವರೇ, ಭಕ್ಷಿ ಎಂಬ ಸಾಮಾನ್ಯ ಮನುಷ್ಯನೊಬ್ಬನು ಈ ವಿದ್ರೋಹದ ಮೂಲಪುರುಷನೆಂದು ಜನರಾಡಿಕೊಳ್ಳುತ್ತಾರೆ ವಿದ್ರೋಹದ ಕಾರಣವು ವೇದ್ಯವಾಗಿಲ್ಲ.

ಇಯಜ್—ದಿವಾಣರವರೇ, ತಾವು ಇಲ್ಲಿಗೆ ದಯಮಾಡಿಸಿ ಒಂದು ತಿಂಗಳಾ ಗಿದೆ ಇನ್ನೂ ವಿದ್ರೋಹದ ಕಾರಣವು ಗೊತ್ತಿಲ್ಲವೆಂದರೆ ಸೋಜಿಗದ ಮಾತು ವಿದ್ರೋಹಿ ಮೂಲಪುರುಷನು ಇನ್ನೂ ಸಿಕ್ಕಿಲ್ಲವೆಂದರೆ ಸರ್ಕಾರದವರೆಲ್ಲಾ ಅವನ ಕಡೆಗೆ ಇದ್ದಾರೆಂದು ಅರ್ಥವಾಗುವುದಿಲ್ಲವೇ ?

ದಿವಾಣ—ನವಾಬರವರೇ, ಫೌಜುದಾರ್ ಕುಶುಬುದ್ದೀರವರ ಅತ್ಯಾಚಾರ ಕ್ರೂರನರ್ತನೆಗಳೇ ಈ ವಿದ್ರೋಹದ ಮೂಲವೆಂದು ನನ್ನ ಮನಸ್ಸಿಗೆ ತಾರ್ಕಾಣಿಯಾ

ದೆ. ಭಕ್ತಿಯು ಸಿಕ್ಕದಿರುವುದು ಸರ್ಕಾರದ ಅವ್ಯವಸ್ಥೆಯೇ ಕಾರಣವೆಂದು ನಾನು ಪುಸ್ತಕೇನೆ

ಇಯಜ್—ನಿನ್ನೆಯ ದಿನ ಬಂಧನದಲ್ಲಿದ್ದ ಫಕೀರನನ್ನು ಬಿಟ್ಟುಬಿಟ್ಟಿರಂತೆ. ವಿದ್ರೋಹಿಗಳನ್ನೆಲ್ಲಾ ಬಿಡುಗಡೆ ಮಾಡಿದರಂತೆ ಇದನ್ನೆಲ್ಲಾ ಸುಲ್ತಾನರವರು ಒಪ್ಪುವರೆ? ಇದು ಅವರ ದರ್ಪಕ್ಕೆ ಕೂರತೆಯಲ್ಲವೇ ?

ದಿವಾನ್—ಸುಲ್ತಾನರವರ ಕಡೆ ನೋಡಿದರೆ ನನ್ನ ಈ ಕಾರ್ಯ ಕಲಾಪಗಳೆಲ್ಲಾ ತಪ್ಪಾದುವೆಂದೇ ತೋರುತ್ತದೆ ಇಲ್ಲಿಯ ವಿದ್ಯಮಾನಗಳನ್ನು ಪರಿಶೀಲಿಸಿದರೆ ನನ್ನ ತೀರ್ಮಾನವೇ ಸರಿಯೆಂದು ತೋರುತ್ತದೆ ಇಂಥಾ ಸಂದಿಗ್ಧತೆಯಲ್ಲಿ ನಾನು ಸಿಕ್ಕಿ ದೇನೆ. ಈ ಪರಿಸ್ಥಿತಿಯಲ್ಲಿ ಸುಲ್ತಾನರವರೇ ದಯಮಾಡಿಸಿದರೆ ಬಲುಚೆನ್ನಾಗಿತ್ತು ನನಗೆ ಭಯವಾಗುತ್ತಿದೆ ಮಹಮ್ಮದಾಲಿಯವರ ಗತಿಯೇ ನನಗೆಲ್ಲಿ ಬರುತ್ತದೋ ಎಂದು ಮರಣಕ್ಕೆ ನಾನು ಅಂಜುವುದಿಲ್ಲ. ಮಾನದ ಭಯ

ಇಯಜ್ - ಜನಾಲದ್ದೀನರವರೇ, ತಾವು ಮಾನ್ಯರಾದ ಸರದಾರರು ತಮಗೆ ಯಾವ ಭಯಕ್ಕೂ ಕಾರಣವಿಲ್ಲ ಈಗ ರಾಧಾರಾಣಿಯವರು ತಮಗೆ ಬೆಂಬಲವಾಗಿದ್ದಾರೆ ಇದಕ್ಕೆಲ್ಲಾ ರಾಣೀಸಾಹೇಬರವರೇ ಕಾರಣರೆಂದು ಕೇಳಿದ್ದೇನೆ. ಅವರು ಅಡಿಗಡಿಗೂ ವಿದ್ರೋಹಿಗಳ ಪರ ವಕಾಲತ್ತು ವಹಿಸುತ್ತಿದ್ದಾರೆಂದು ವಿದ್ರೋಹಿಗಳೆಲ್ಲಾ ಹೇಳುತ್ತಾರೆ ಅವರು ನಿಮ್ಮ ಸುಲ್ತಾನರನ್ನು ದಾರಿಗೆ ತರಬಲ್ಲರು.

ದಿವಾನ್—ಹುಜೂರು ! ನ್ಯಾಯ ಧರ್ಮಗಳೇನು ಕಡೆ, ರಾಧಾರಾಣಿಯವಳ ಅಭಯಹಸ್ತವು ಮತ್ತೊಂದು ಕಡೆ ಈ ಮಧ್ಯೆ ನನಗೆ ಭಯವಿಲ್ಲವೆಂದು ನಂಬಿದ್ದೇನೆ.

ಇಯಜ್—ರಾಣಿಯವರೇ, ದಿವಾನ್ರವರನ್ನು ಇಲ್ಲಿಗೆ ಕರೆತಂದ ಉದ್ದೇಶವೇನು ?

ರಾಧೆ—ನವಾಬರವರೇ, ದಿವಾನ್ರವರಿಗೆ ತಮ್ಮ ಭೇಟಿ ಮಾಡಿಸಬೇಕೆಂದು ಕರೆತಂದಿದ್ದೇನೆ. ಇಲ್ಲಿ ಭಕ್ತಿಯನ್ನು ಹಿಡಿದು ದಿವಾನ್ರವರಿಗೆ ಒಪ್ಪಿಸುವುದಾಗಿ ಅವರಿಗೆ ವಾಗ್ದಾನವನ್ನಿತ್ತಿದ್ದೇನೆ

ಇಯಜ್—ದಿವಾನ್ರವರೇ, ಆ ಭಕ್ತಿಯನ್ನು ತಮ್ಮ ಸಮುಖಕ್ಕೆ ಕರೆಸಿದರೆ ತಾವೇನು ಮಾಡುತ್ತೀರಿ ?

ದಿವಾನ್—ನಾನು ಈ ವಿದ್ರೋಹದ ಮುಖಂಡರು ಅವರೇ ಎಂದು ನಂಬಿದ್ದೇನೆ ಅವರನ್ನು ಮುಖಾಮುಖಿಯಾಗಿ ವಿಚಾರಿಸುತ್ತೇನೆ

ಇಯಜ್—ಭಕ್ತಿಯವರೇ ಸ್ವತಃ ವಿದ್ರೋಹದ ಮುಖಂಡರು ತಾವೇ ಎಂದು ಒಪ್ಪಿಕೊಂಡರೆ ?

ದಿವಾನ್—ಅವರನ್ನು ಸುಲ್ತಾನರ ಸಮುಖಕ್ಕೆ ಕಳುಹಿಸಬೇಕಾಗುತ್ತದೆ.

ಇಯಜ್—ಅದು ನ್ಯಾಯವಾಗಿಯೇ ಇದೆ ಸುಲ್ತಾನರ ಸಮ್ಮುಖಕ್ಕೆ ಹೋಗಲು ಅವರು ಒಪ್ಪದಿದ್ದರೆ ?

ದಿವಾನ್—ಬಲಾತ್ಕಾರದಿಂದ ಕಳುಹಿಸಬೇಕಾಗುತ್ತೆ

ಇಯಜ್—ರಾಧಾರಾಣಿಯವರು ಭಕ್ತಿಯನ್ನು ನಿಮಗೆ ಭೇಟಿ ಮಾಡಿಸ ಬಹುದು ಆದರೆ ಸುಲ್ತಾನರ ಸಮ್ಮುಖಕ್ಕೆ ಅವರನ್ನು ಕರೆದುಕೊಂಡು ಹೋಗಲು ಬಲಾತ್ಕರಿಸಲು ರಾಣಿಯವರು ಒಪ್ಪುವರೆ ?

ದಿವಾನ್—ನವಾಬರವರೇ ! ಭಕ್ತಿಯನ್ನು ರಾಣಿಯವರು ಹಿಡಿದು ಕೂಟ್ಟು, ರಾಣಿಯವರೇ ಸುಲ್ತಾನರಲ್ಲಿ ಶಿಫಾರಸು ಮಾಡಿದರೆ, ಸುಲ್ತಾನರು ಭಕ್ತಿಯವರನ್ನು ಕ್ಷಮಿಸುತ್ತಾರೆ.

ಇಯಜ್—(ನಕ್ಕು) ದಿವಾನ್ರವರೇ ! ನಗರದ ಪ್ರಕರಣದಲ್ಲಿ ಖಾಸಿಂಖಾನರ ದೇನು ತಪ್ಪು ! ಅವರಿಗಾದ ಗತಿಯನ್ನು ತಪ್ಪಿಸುವುದು ಯಾರಿಂದ ಸಾಧ್ಯವಾಯಿತು ? ಈಗ ಇಷ್ಟೊಂದು ಮಹಾ ವಿದ್ರೋಹವನ್ನು ಎಬ್ಬಿಸಿರುವ ಭಕ್ತಿಯವರು ನಿಮ್ಮ ಸುಲ್ತಾನರ ಸಮ್ಮುಖಕ್ಕೆ ಹೋದರೆ, ಅವರು ಕ್ಷಮಿಸುವರೆಂಬ ಭರವಸೆಯು ತಾನೆ ಎಲ್ಲಿದೆ ? ಭಕ್ತಿಯು ಕ್ಷಮೆಯನ್ನು ನಿರಾಕರಿಸುವ ಪುರುಷನಾದರೆ ?

ರಾಧೆ—ಖಾನರವರೇ ! ತಮ್ಮ ಸಮ್ಮುಖದಲ್ಲಿ ನಾನು ಈ ನ್ಯಾಯವನ್ನು ಹೂಡುವುದಕ್ಕಾಗಿಯೇ ದಿವಾನರನ್ನು ಇಲ್ಲಿಗೆ ಕರೆತಂದೆ ದಿವಾನ್ರವರೇ ! ಮಾಘ್ ಮಾಡಬೇಕು ! ತಾವು ಹತ್ತು ಸಹಸ್ರ ದಂಡಿನೊಡನೆ ಇಲ್ಲಿಗೆ ಬಂದು ಒಂದು ತಿಂಗಳಾಯಿತು ಇನ್ನೂ ಭಕ್ತಿಯನ್ನು ಹಿಡಿಯಲಾಗಲಿಲ್ಲ. ನಾನು ನನ್ನ ಚಾತುರ್ಯದಿಂದ ಭಕ್ತಿಯನ್ನು ಹಿಡಿದುಕೊಟ್ಟೆರೆ, ಅವನು ನನ್ನ ಬಂದಿ ಅವನನ್ನು ನಾನು ತಮಗೆ ಒಪ್ಪಿಸದಿದ್ದರೆ ಅವನು ತಮ್ಮ ಬಂದಿಯಾಗುವುದು ಹೇಗೆ ? ನನ್ನ ಖೈದಿಯನ್ನು ನಾನು ಒಪ್ಪಿಸದಿದ್ದರೆ, ತಾವು ನನ್ನನ್ನೂ, ಭಕ್ತಿಯನ್ನೂ ಒಟ್ಟಿಗೆ ಬಲಾತ್ಕರಿಸಿ ಶಿಕ್ಷಿಸಬೇಕು

ದಿವಾನ್—ತಾಯಿ ! ಎಂಥಾ ಮಾತುಗಳನ್ನು ಆಡೋಣವಾಗುತ್ತದೆ ? ತಮ್ಮನ್ನು ಬಲಾತ್ಕರಿಸುವಷ್ಟು ನೀಚನೇ ನಾನು ?

ರಾಧೆ—(ನಗುತ್ತಾ) ಇಲ್ಲ ! ದಿವಾನ್ರವರೇ ಇಲ್ಲ ! ಭಕ್ತಿಯನ್ನು ನಾನು ಹಿಡಿದಿದ್ದೇನೆ. ಈಗ ಅವನು ನನ್ನ ಖೈದಿ ಅವನ ಮೇಲೆ ತಮಗೆ ಅಧಿಕಾರವಿಲ್ಲವೆಂದು ಹೇಳುತ್ತೇನೆ. ಅದಕ್ಕೆ ಸಾಕ್ಷಿಯು ನವಾಬರವರು

ಇಯಜ್—ದಿವಾನ್ರವರೇ ! ಭಕ್ತಿಯು ನೀವನಿಗೆ ವಿದ್ರೋಹಿಯಾಗಿದ್ದರೆ, ಅವನನ್ನು ರಾಧಾರಾಣಿಯವರಿಗೊಪ್ಪಿಸುವುದು ಎಲ್ಲರಿಗೂ ಕ್ಷಮೆ ವಿದ್ರೋಹಕ್ಕೆ, ಸ್ವಯಂ ರಾಧಾರಾಣಿಯವರೇ ಜವಾಬ್ದಾರಾಗುತ್ತಾರೆ.

ದಿವಾನ್—ನವಾಬರವರೇ ! ನಾನು ನಗರದ ದಿವಾನನಾದರೂ, ರಾಧಾರಾಣಿಯವರ ಅಜ್ಞಾಧಾರಕ.

ರಾಧೆ—(ಮಾನವಾಗಿ ನಿಂತಿದ್ದ ವ್ಯಕ್ತಿಯ ಕಡೆ ರಾಧಾರಾಣಿಯು ತಿರುಗಿ) ಭಕ್ತಿಯವರೇ ! ನೀವು ಈಗ ನನ್ನ ಬಂದಿಗಳು ! ನಾನು ಹೇಳಿದಂತೆ ನಡೆಯಬೇಕು. ಇತ್ತ ಬನ್ನಿರಿ ದಿವಾನ್‌ರವರಿಗೆ ಮುಜರಿ ಮಾಡಿರಿ !

ದಿವಾನರು ಅಪ್ರತಿಭರಾಗಿ ರೆವೈ ಹೊಡೆಯದೇ ಭಕ್ತಿಯ ಮುಖವನ್ನು ನೋಡಲಾರಂಭಿಸಿದರು ಭಕ್ತಿಯು ಮುಂದೆ ಬಂದು ದಿವಾನ್‌ರವರಿಗೆ ಸಲಾಂ ಮಾಡಿ ನಿಂತನು “ದಿವಾನ್‌ರವರೇ ! ನಾನೇ ಭಕ್ತಿ ! ರಾಧಾರಾಣಿಯವರು ನನ್ನನ್ನು ಹಿಡಿಯಲಿಲ್ಲ ನಾನೇ ಬಂದು ರಾಣಿಯವರುಗಳ ದರ್ಶನ ಮಾಡಿದೆ. ಆದರೆ ನಾನು ಅವರ ಬಂದಿಯೆಂಬುದು ನಿಜ ”

ದಿವಾನ್ — ಭಕ್ತಿಯವರೇ ! ತಾವು ಮಹಾವುರುಷರಂತೆ ಕಾಣುತ್ತೀರಿ. ತಾವು ಕುಳಿತುಕೊಳ್ಳಿರಿ ದಿವಾನರು ಭಕ್ತಿಯನ್ನು ತಮ್ಮ ಸಕ್ಕದಲ್ಲಿ ಕುಳ್ಳಿರಿಸಿಕೊಂಡರು

ಭಕ್ತಿ—ದಿವಾನ್‌ರವರೇ, ತಾವು ನನ್ನನ್ನು ವಿಚಾರಣೆ ಮಾಡಬಹುದು.

ದಿವಾನ್—ನವಾಬರವರ ಸಮ್ಮುಖದಲ್ಲಿ ರಾಧಾರಾಣಿಯವರ ರಕ್ಷಣೆಯಲ್ಲಿರುವ ತಮ್ಮನ್ನು ವಿಚಾರಣೆ ನಡೆಸಲು ನನಗೆ ಅಧಿಕಾರವಿಲ್ಲ ಆದರೂ ಕೆಲವಂಶಗಳನ್ನು ಕೇಳಬೇಕೆಂದು ಕುತೂಹಲವಿದೆ

ಭಕ್ತಿ—ಕೇಳಬಹುದು

ದಿವಾನ್—ತಾವು ವಿದ್ರೋಹಿಗಳೆಂಬುದು ನಿಜವೋ ?

ಭಕ್ತಿ—ನಿಜ ನಾನು ವಿದ್ರೋಹಿ ! ನಾನು ವಿದ್ರೋಹವನ್ನೆಬ್ಬಿಸಿದೆನು. ಇಂದಿಗೂ ಈ ವಿದ್ರೋಹಿಗಳ ಮುಖಂಡನು ನಾನೇ.

ದಿವಾನ್—ತಾವೇಕೆ ವಿದ್ರೋಹವನ್ನೆಬ್ಬಿಸಿರಿ ?

ಭಕ್ತಿ—ಸುಲ್ತಾನರ ಮೇಲಿನ ಕ್ರೋಧದಿಂದ ಅವರ ಮೇಲೆ ಒಂದು ಕೈ ತೋರಿ ಸಬೇಕೆಂಬ ಆಶೆಯಿಂದ ದಿವಾನ್‌ರವರೇ, ಕೇಳಿರಿ ! ತಾವು ವಯಸ್ಸಿನಲ್ಲಿ ದೊಡ್ಡವರು. ಸುಲ್ತಾನರವರ ರಾಜ್ಯದಲ್ಲಿ ಗಣ್ಯರಾದ ದಿವಾನ್‌ರವರು ತಮ್ಮ ಎದುರಿನಲ್ಲಿ ನನ್ನ ಸ್ಪಷ್ಟೋಕ್ತಿಯನ್ನು ಕ್ಷಮಿಸಿರಿ. ತನ್ನೊಡನೆ ಹತ್ತು ಸಹಸ್ರ ಸೈನ್ಯವಿದೆ ತಾವು ಯುದ್ಧದಲ್ಲಿ ಸರಾಕ್ರಮಶಾಲಿಗಳು. ವಿದ್ರೋಹಿಗಳಲ್ಲಿ ಆಯುಧಗಳಿಲ್ಲ ಆದರೂ ವಿದ್ರೋಹವು ನಿಲ್ಲುತ್ತಿರಲಿಲ್ಲ. ನಾನು ತಮಗೆ ಸಿಕ್ಕುತ್ತಿರಲಿಲ್ಲ. ಸ್ವಯಂ ಸುಲ್ತಾನರವರೇ ಇಲ್ಲಗೆ ಬಂದಿದ್ದರೆ ಯುದ್ಧಕ್ಷೇತ್ರದಲ್ಲಿ ನಾನು ಅವರ ಮುಂದೆ ಬಂದು ನಿಲ್ಲುತ್ತಿದ್ದೆ. ಆಗ ಅವರಿಗೆ ಒಂದುವಾಗಿದ್ದರ ನನಗೆ ಅಜರಾಮರವಾದ ಕೀರ್ತಿ ! ಅವರು ಸೋತು ಓಡಿ

ಹೋಗಿದ್ದರೆ ನನ್ನ ಸೇಡು ತೀರುತ್ತಿತ್ತು ಅಂಥಾ ಅದೃಷ್ಟವು ನನ್ನ ಹಣೆಯಲ್ಲಿ ಬರೆ ದಿಲ್ಲ ನವಾಬರವರು ಇಲ್ಲಿಗೆ ಬಂದು ಈ ವಿದ್ರೋಹವನ್ನು ನುಂಗಿಬಿಟ್ಟರು ಈಗ ನಾನು ರಾಧಾರಾಣಿಯವರ “ಬಂದಿ” ಎಂಬುದು ನಿಜ ತಾವು ಮಂಗಳೂರಿಗೆ ಬಂದು ವಿಜಯವನ್ನು ಹೊಂದಿದ ಹಾಗಾಯಿತು ವಿದ್ರೋಹವು ಮುಳುಗಿಹೋಯಿತು.

ದಿವಾನ್ — ಭಕ್ತಿಯವರೇ, ತಾವು ವಿರಳವುರೂಪರೆಂಬುದನ್ನು ನಾನು ಒಪ್ಪುತ್ತೇನೆ ನವಾಬ್ ಇಯಜ್ ಬಾನರವರ ಅನುಗ್ರಹವು ನನ್ನ ಮೇಲೆ ಅಪಾರವಾಗಿದೆ ಹಿಂದ ನಗರದ ಯುದ್ಧದಲ್ಲಿ ನಾನು ಬಂದಿಯಾದೆ. ನನ್ನನ್ನು ಬಿಟ್ಟುಕೊಟ್ಟು— ಮರ್ಯಾದೆಗೆ ಪಾತ್ರನನ್ನಾಗಿ ಮಾಡಿಸಿದರು ಇಂದು ನನಗೂ ತಮಗೂ ರಣಭೂಮಿಯಲ್ಲಿ ಯುದ್ಧವು ಸಂಭವಿಸಿದ್ದರೆ ನಾನೆಷ್ಟೋ ಸಂತೋಷಪಡುತ್ತಿದ್ದೆ ಆದರೆ ಸುಲ್ತಾನರ ರಾಜ್ಯದಲ್ಲಿ ವಿದ್ರೋಹವೇಳುವುದು, ಅದನ್ನು ಯುದ್ಧದಿಂದ ಅಣಗಿಸುವುದು ಇದ್ದೆಲ್ಲ ಮೈಸೂರು ರಾಜ್ಯಕ್ಕೆ ಕ್ಷೇಮವಲ್ಲ ಆದ್ದರಿಂದ ನವಾಬರವರು ಸ್ವತಃ ದಯಮಾಡಿಸಿ ಈ ವಿದ್ರೋಹವನ್ನು ಅಣಗಿಸಿದರು ಅಂದು ನಗರದ ರಣಕ್ಷೇತ್ರದಲ್ಲಿ ನಾನು ಅವರ ಬಂದಿಯಾದೆ. ಇಂದು ಈ ಮಂಗಳೂರಿನ ವಿದ್ರೋಹದಲ್ಲಿ ತಾವು ಅವರ ಬಂದಿಗಳಾಗಿದ್ದೀರಿ !

ಭಕ್ತಿ—ಹೌದು. ದಿವಾನ್‌ರವರೇ, ನಾನು ಅಮರಣಾಂತ ನವಾಬರ ಬಂದಿ ಅವರ ಆಜ್ಞೆಯಂತೆ ಇಂದೇ ಈ ರಾಜ್ಯವನ್ನು ಬಿಡುತ್ತೇನೆ ವಿದ್ರೋಹಿಗಳೊಬ್ಬರೂ ಈ ರಾಜ್ಯದಲ್ಲಿರುವುದಿಲ್ಲ.

ರಾಢಿ—(ನಗುತ್ತಾ) ಭಕ್ತಿಯವರೇ, ನೀವೂ ನಿಮ್ಮ ಸ್ನೇಹಿತರಾದ ವಿದ್ರೋಹಿಗಳೂ ಎಲ್ಲಿಗೆ ಹೋಗುತ್ತೀರಿ ?

ಭಕ್ತಿ—ಮಹಾರಾಣಿಯವರೇ, ನಾವು ಹತ್ತುಸಹಸ್ರ ಜನರಿದ್ದೇವೆ. ಪರರಾಜ್ಯದಲ್ಲಿ ಮಹಾಸೈನ್ಯವನ್ನು ಕಟ್ಟುತ್ತೇನೆ.

ದಾಲತ್—ಸೇನಾನಾಯಕರೇ, ಆ ಸೈನ್ಯವನ್ನು ಕಟ್ಟಿ ನೀವೇನು ಮಾಡುತ್ತೀರಿ ?

ಭಕ್ತಿ—ಮಾತೆಯವರೇ, ರಣರಂಗದಲ್ಲಿ ಸುಲ್ತಾನರೊಡನೆ ಪ್ರತ್ಯಕ್ಷ ಯುದ್ಧ ಮಾಡುತ್ತೇನೆ

ದಾಲತ್—(ನಗುತ್ತಾ) ಭಕ್ತಿ ನೀನು ಮೈಸೂರಿನ ಮೇಲೆ ಯುದ್ಧಮಾಡುವೆಯಾ ? ಅಸಂಭವ ! ಅಂದು ನವಾಬರು ನಗರದ ರಾಜ್ಯವನ್ನು ಸರಿತ್ಯಾಗ ಮಾಡಿ ಕೊಡಬೇಕೆ ? ಮೈಸೂರಿನ ಮೇಲೆ ಯುದ್ಧ ಮಾಡಬಾರದೆಂದಲ್ಲವೆ ? ಅಂದಿನ ರಾತ್ರಿ ಕೃಪಾಬರಿಗೂ ಸುಲ್ತಾನರಿಗೂ ಯುದ್ಧವಾದಾಗ ಇಯಜ್ ಬಾನರು ಹಿಂದೆಗೈದುದೇಕೆ ?

ಮೈಸೂರಿನ ಮೇಲೆ ಯುದ್ಧ ಮಾಡಬಾರದೆಂದಲ್ಲವೆ ? ಇಂದು ಈ ಕರ್ನಾಟಕದಲ್ಲಿ ಕಾಡುಕಿಚ್ಚಿನಂತೆ ಕರಡಿವ ವಿದ್ರೋಹವನ್ನು ಅಣಗಿಸಿದುದೇಕೆ ? ಮೈಸೂರಿನ ಮೇಲೆ ಹಲ್ಲು ಮಾಡಬಾರದೆಂದಲ್ಲವೆ ? ಮುಂದೆ ಈ ಹತ್ತು ಸಹಸ್ರ ದಂಡನ್ನು ಕಟ್ಟಿ ನೀನೇನು ಮಾಡಬಲ್ಲೆ ?

ಭಕ್ತಿ—ದೇವಿಯರೇ ! ನಾನು ಸುಲ್ತಾನರ ಮೇಲೆ ಯುದ್ಧ ಮಾಡುತ್ತೇನೆ ಇಲ್ಲ ದಿದ್ದರೆ ನನ್ನ ಮನಶ್ಚಾಂತಿಯಾಗದು

ದೌಲತ—ಭಕ್ತಿ ! ನೀನು ಇಂಗ್ಲೀಷರ ಕಡೆ, ಮರಾಟರ ಕಡೆ ಸೇರುವೆಯಾ ? ಹಾಗಿದ್ದರೆ ಹೋಗು ನಿನಗೆ ಜೀವದಾನ ಮಾಡುವೆನು

ಭಕ್ತಿ—ತಾಯೆ ! ನಾನು ಇಂಗ್ಲೀಷರ ಕಡೆ, ಮರಾಟರ ಕಡೆ ಸೇರುವೆನೇ ? ತಮಗೆ ಅಂಥಾ ಸಂದೇಹವಿದ್ದರೆ ಇಂದೇ ನನ್ನನ್ನು ಸಂಹಾರ ಮಾಡಿಬಿಡಿ

ದೌಲತ—(ನಗುತ್ತಾ) ಭಕ್ತಿ ! ನೀನು ಶತ್ರುಗಳ ಕಡೆ ಸೇರುವುದಿಲ್ಲ ನೀನು ಮಹಾಸೇನಾನಿಗ್ರಹಿ ಸುಲ್ತಾನರ ಕಡೆ ಯುದ್ಧ ಮಾಡಬೇಕು

ಭಕ್ತಿಯು ತಲೆಯಲ್ಲಾಡಿಸಿದನು

ದೌಲತ— ಹಾಗಾದರೆ ಫಕೀರನಾಗಿ ಮಕ್ಕಾ ಯಾತ್ರೆಗೆ ಹೋಗಬೇಕು.

ಭಕ್ತಿಯು ಮೌನವಾಗಿದ್ದನು

ದಿವಾನ್—ಭಕ್ತಿಯವರೇ ! ಮತ್ತೊಂದು ಮಾತು ಘೌಜುದಾರನು ಮುಚ್ಚಿಟ್ಟಿರುವ ನಿಧಿ ಎಲ್ಲದ ಯೆಂಬುದನ್ನು ನೀವು ಬಲ್ಲರಾ ?

ಭಕ್ತಿ—ಹೌದು ! ಆ ಗುಪ್ತನಿಧಿಯಿರುವ ಸ್ಥಳವನ್ನು ನಾನು ಬಲ್ಲೆ

ದಿವಾನ್ - ಅದು ನಮ್ಮ ಧನ ! ತಾವು ಅದನ್ನು ನಮಗೆ ಒಪ್ಪಿಸಬೇಕು.

ಭಕ್ತಿ— ದಿವಾನರೇ ! ಅದು ತಮ್ಮ ಧನವೂ ಅಲ್ಲ ! ನನ್ನ ಧನವೂ ಅಲ್ಲ ! ಅದು ಈ ಮಂಗಳೂರಿನ ಜನರು ಅದು ತಮ್ಮ ರಾಜ್ಯದಲ್ಲಿಲ್ಲ ! ಅದು ಪರರ ರಾಜ್ಯದಲ್ಲಿದೆ. ಪರರಾಜ್ಯಕ್ಕೆ ಸೇರಿಹೋಗಿದೆ

ಇಯಜ್— ದಿವಾನ್‌ರವರೇ ! ಈ ಭಕ್ತಿಯನ್ನು ನನಗೆ ಒಪ್ಪಿಸಿರಿ ! ಸುಲ್ತಾನರ ರಾಜ್ಯಕ್ಕೆ ಇವರಿಂದ ಆತಂಕವಿಲ್ಲದಂತೆ ನಾನು ನೋಡಿಕೊಳ್ಳುವೆನು ಅಲ್ಲಿಗೆ ವಿದ್ರೋಹವು ಅಸ್ತವಾದಂತಾಯಿತು ತಾವು ತಮ್ಮ ಸುಲ್ತಾನರಿಗೆ ಹೇಳಿರಿ ಮಂಗಳೂರಿನ ವಿದ್ರೋಹಿ ಮುಖಂಡನಾದ ಭಕ್ತಿಯನ್ನು ನನಗೆ ಒಪ್ಪಿಸಿರುವುದಾಗಿ ತಿಳಿಸಿರಿ ಮಹಾ ಸೇನಾನಾಯಕನಾದ ಈ ಭಕ್ತಿಯನ್ನು ಕಾಲಾನುಕಾಲಕ್ಕೆ ಮೈಸೂರಿಗೆ ತಂದು ಒಪ್ಪಿಸುವುದಾಗಿ ಹೇಳಿರಿ

ದಿವಾನ್‌ರವರಿದ್ದು ಭಕ್ತಿಯನ್ನು ಆಲಿಂಗಿಸಿದರು. ನವಾಬರಿಗೆ ನೆಲಮುಟ್ಟಿ ಸಲಾಂ ಮಾಡಿದರು. ಅವರ ಅಪ್ಪಣೆಯನ್ನು ಪಡೆದು ಹಡಗನ್ನು ಇಳಿದು ದೋಣಿಯನ್ನು ಹತ್ತಿ

ತಮ್ಮ ಬಿಡಾರಕ್ಕೆ ಹಿಂದಿರುಗಿದರು. ಇಯಾಜ್‌ಖಾನರು ದೌಲತ್‌ಗಳನ್ನು ಸಂತ್ರೈಸಿ ತಾನು ಮಲಬಾರಿಗೆ ಹಿಂದಿರುಗಲು ದೌಲತ್ ಮತ್ತು ರಾಧಾರಾಣಿಯವರ ಅನುಮತಿಯನ್ನು ಪಡೆದನು. ಹುಸೇನ್‌ಖಾನನು ಅವರಿಬ್ಬರನ್ನೂ ಜೊತೆಯಲ್ಲಿ ಕರೆತಂದು ಅವರ ಬಿಡಾರವನ್ನು ತಲುಪಿಸಿದನು ದೌಲತ್ ರಾಣಿಯವರಿಗೆ ವಂದಿಸಿ ಅವರ ಅಪ್ಪಣೆ ಪಡೆದು ಪುನಃ ಅಲ್ಲೀಸೇಟರ ಹಡಗು ಎಂದು ಸೇರಿದನು ಬೆಳಕು ಹರಿಯುವುದಕ್ಕೆ ಇನ್ನು ಒಂದೇ ರೂವ ಉಳಿದಿತ್ತು ಹಡಗು ದಕ್ಷಿಣಾಭಿಮುಖವಾಗಿ ಹೊರಟಿತು “ಭಕ್ತಿ” ಎಂಬ ಹೆಸರು ಇಲ್ಲಿಗೆ ಆಳಿಸಿಹೋಯಿತು. ಮುಂದಿನ ಯುದ್ಧಗಳಲ್ಲಿ ಸುಪ್ರಸಿದ್ಧವಾದ ಹುಸೇನ್ ಅಲ್ಲೀಖಾನ್ ಎಂಬ ಸೇನಾನಾಯಕನೇ ಈ ಭಕ್ತಿ ಈ ಮಹಾವೀರನ ವೀರಚರಿತ್ರೆಯ ಮಲಬಾರಿನಲ್ಲಿ ಇಂದಿಗೂ ಕೇಳಬರುತ್ತದೆ

ಬೀಬೀರಾಣಿಯ ಸನ್ನಿಧಾನದಲ್ಲಿ

ಅಲ್ಲೀಸೇಟನು ಮಂಗಳೂರಿನಿಂದ ಕೋಬೇಬಂದರಿಗೆ ಬಂದು ಸೇರಿದನು ಈ ಪ್ರಯಾಣಕ್ಕೆ ಹತ್ತು ದಿನಗಳಾಯಿತು ಹುಸೇನ್‌ಖಾನನನ್ನು ಜೊತೆಯಲ್ಲಿ ಕರೆತಂದಿದ್ದಾನೆ. ಸಮುದ್ರ ತೀರದಲ್ಲಿರುವ ಸೇಟರ ಆವಾಸದಲ್ಲಿಯೇ ಹುಸೇನ್‌ಖಾನನೂ ಇದ್ದಾನೆ

ಅವನ ಮನಸ್ಸಿಗೆ ನೆಮ್ಮದಿಯಿಲ್ಲ ಹುಚ್ಚನಂತೆ ಆಗಿದ್ದಾನೆ ಮನಸ್ಸಿನಲ್ಲಿ ಮಹತ್ತರವಾದ ಉದ್ವೇಗ ತನ್ನ ವಿಧೋಹವು ವಿಫಲವಾಯಿತಲ್ಲಾ ಎಂಬ ಪ್ರಬಲವಾದ ಚಿಂತೆ ಹುಸೇನ್‌ಖಾನನ ಮನಸ್ಸಿನ ತಳಮಳವನ್ನು ವರ್ಣಿಸುವುದು ಅಸಾಧ್ಯ ಟಿಪ್ಪಣಿ ಸುಖಾನನು ಅವನ ಪರಮ ವಿಧ್ವೇಷಿ ಆ ದ್ವೇಷವನ್ನು ತೀರಿಸಿಕೊಳ್ಳುವುದು ಹೇಗೆ ? ಹುಸೇನ್‌ಖಾನನಿಗೆ ಸೇಟರಲ್ಲಿ ಪರಮ ಭಕ್ತಿ ಈ ವೀರಾಗ್ರಣಿಯಾದ ತರುಣನನ್ನು ಹೇಗಾದರೂ ಸಮಾಧಾನ ಪಡಿಸಬೇಕೆಂದು ಸೇಟನು ಸಂಕಲ್ಪಿಸಿದನು ಒಂದು ದಿನ ಸಮುದ್ರತೀರದಲ್ಲಿ ಸೇಟನು ಸಂಚಾರ ಹೊರಟನು ಹುಸೇನ್‌ಖಾನನನ್ನು ಜೊತೆಯಲ್ಲಿ ಕರೆದುಕೊಂಡು ಹೋದನು ಅವರಿಬ್ಬರಿಗೂ ಮಾತಿಗೆ ಮೂದಲಾಯಿತು

ಸೇಟ್ — ಹುಸೇನ್‌ಖಾನ್ ! ನೀನು ಏನು ಮಾಡಬೇಕೆಂದಿದ್ದಿ ?

ಹುಸೇನ್ — ನವಾಬರೇ ! ನನ್ನ ಮನಸ್ಸು ಸರ್ವದಾ ಕಾದ ಕಬ್ಬಿಣದಂತಿದೆ ನನಗೆ ಏನೂ ತೋರುವುದಿಲ್ಲ ಎಷ್ಟೋ ಬಾರಿ ಪ್ರಾಣವನ್ನು ಕಳೆದುಕೊಳ್ಳಬೇಕೆಂದು ತೋರುತ್ತದೆ

ಸೇಟ್ — ಅದು ವೀರಪುರುಷರ ಲಕ್ಷಣವಲ್ಲ !

ಹುಸೇನ್ — ನಾನೇನು ಮಾಡಬೇಕೆಂದು ಹುಜೂರಿನ ಅಪ್ಪಣೆಯಾಗುತ್ತದೆ ?

ಸೇಟ್ — ನೀನು ಸೇನಾನಾಯಕನಾಗಬೇಕೆಂದು ನನ್ನ ಇಚ್ಛೆ !

ಹುಸೇನ್—ಖಾವಿಂದ್ ! ಯಾವ ಸೇನೆ ? ಯಾರಮೇಲೆ ಯುದ್ಧ ಮಾಡಬೇಕು ?

ಸೇಟ್—ವೀರಪುರುಷರು ತಮ್ಮ ರಾಜ್ಯಕ್ಕಾಗಿ ಯುದ್ಧ ಮಾಡಬೇಕು

ಹುಸೇನ್—ನವಾಬರವರೇ ! ನಮಗೆ ರಾಜ್ಯವೆಲ್ಲಿದೆ ? ಯಾರಿಗಾಗಿ ಯುದ್ಧ ಮಾಡಬೇಕು ?

ಸೇಟ್—ಹುಸೇನ್‌ಖಾನ್, ದಕ್ಷಿಣದೇಶದಲ್ಲಿ ಸುಲ್ತಾನರ ರಾಜ್ಯ, ಮರಾಟರ ರಾಜ್ಯ ಎರಡೇ ರಾಜ್ಯಗಳಿರತಕ್ಕದ್ದು ಇಂಗ್ಲೀಷರು ರಾಜ್ಯವನ್ನು ಕಟ್ಟುತ್ತಿದ್ದಾರೆ ಕೊನೆಯಲ್ಲಿ ಈ ಮೂರರಲ್ಲಿ ಯಾವುದೋ ಒಂದು ರಾಜ್ಯವು ಸ್ಥಿರವಾಗಬೇಕು ನಾವುಗಳು ಸುಲ್ತಾನೀ ರಾಜ್ಯವನ್ನು ಸ್ಥಾಪಿಸುವುದಕ್ಕಾಗಿಯೇ ಹೋರಾಡಬೇಕು ನಮಗೆ ಪ್ರತ್ಯೇಕ ರಾಜ್ಯ ವೆಲ್ಲಿತ್ತು. ನಗರದ ರಾಜ್ಯವೂ ಸುಲ್ತಾನರವರದೇ !

ಹುಸೇನ್—ನವಾಬರವರೇ ! ತಾವು ಹೇಳುವುದು ವಿಚಿತ್ರವಾಗಿದೆ ನನ್ನ ಮನ ಸ್ಥಿರವಲ್ಲ ಸುಲ್ತಾನರ ಮೇಲಿನ ದ್ವೇಷವು ಉರಿಯುತ್ತಿದೆ ತಾವು ಪ್ರಮಾಣವಾಗಿ ಹೇಳಿರಿ ! ತಮಗೆ ಸುಲ್ತಾನರ ಮೇಲೆ ದ್ವೇಷವಿಲ್ಲವೆ ?

ಸೇಟ್—(ನಗುತ್ತಾ) ಇಲ್ಲ. ಹುಸೇನ್‌ಖಾನ್ ! ನಿಜವಾಗಿ ನನಗೆ ಸುಲ್ತಾನರ ಮೇಲೆ ದ್ವೇಷವಿಲ್ಲ ಇದನ್ನು ನಂಬು ದೊಡ್ಡ ನವಾಬರು ನನ್ನನ್ನು ಸಾಕಿ ಸಲಹಿದ ತಂದೆ ! ಸುಲ್ತಾನೀ ರಾಜ್ಯವನ್ನು ಕಟ್ಟಿದವರು ಅವರು ಅವರ ಸಾಕ್ಷಾತ್ ಪುತ್ರರು ಸುಲ್ತಾನರು ಅವರ ಮೇಲೆ ನಾನು ದ್ವೇಷ ಮಾಡುವುದೆಂತು ?

ಹುಸೇನ್—(ಕ್ರೋಧ ದುಃಖಗಳಿಂದ) ನವಾಬರವರೇ ! ಹಾಗಾದರೆ ತಾವು ಶ್ರೀರಂಗಪಟ್ಟಣಕ್ಕೆ ಹೋಗಿ ನವಾಬರಿಗೆ ಅಂಕಿತರಾಗಿ ರಾಜ್ಯಭಾರವನ್ನೇ ನಡೆಸ ಬಹುದಲ್ಲ

ಸೇಟ್—ಹೌದು ಹಾಗೆಯೇ ಮಾಡುತ್ತಿದ್ದೆ ಸುಲ್ತಾನರು ಬಹಳ ಮುಂಗೋಪಿ ಗಳು, ದುಡುಕುಸ್ವಭಾವದವರು ಯಾರ ಯಿತೋಕ್ತಿಗಳಿಗೂ ಕಿವಿಗೊಡರು. ಆದ್ದ ರಿಂದ ಅವರ ಸಮೀಪದಲ್ಲಿರುವುದು ಸಾರ್ಥಕವಿಲ್ಲ ದೂರದಿಂದ ಸುಲ್ತಾನೀರಾಜ್ಯಸ್ಥಾಪ ನೆಗೆ ನೆರವಾಗಬೇಕೆಂದು ಸ್ಥಿರಸಂಕಲ್ಪ ಮಾಡಿದ್ದೇನೆ

ಹುಸೇನ್—ತಾವು ಮಹಾವೀರಪುರುಷರು ನನ್ನ ಮಾತು ಹಾಗಲ್ಲ ನನಗೆ ಸುಲ್ತಾನರ ಮೇಲೆ ಯುದ್ಧ ಮಾಡಬೇಕೆಂದೇ ಹಟವಿದೆ

ಸೇಟ್—ಆ ಹರಸಾಧನೆಗಿರುವುದು ಒಂದೇ ಮಾರ್ಗ ನೀನು ಇಂಗ್ಲೀಷರೊ ಡನೆ ಹೋಗಿ ಸೇರಬೇಕು. ಅಥವಾ ಮರಾಟರೊಡನೆ ಸೇರಿಕೊಳ್ಳಬೇಕು.

ಹುಸೇನ್—ಅವೆರಡೂ ನನ್ನ ಮನಸ್ಸಿಗೆ ಒಪ್ಪುವುದಿಲ್ಲ ನಾನು ತಮ್ಮ ಆಜ್ಞಾ ಧಾರಕ. ತಮ್ಮ ಸೇನೆಯಲ್ಲಿ ಈ ನನ್ನ ಜೀವವನ್ನು ಒಪ್ಪಿಸುತ್ತೇನೆ

ಇವರಿಬ್ಬರೂ ಮಾತನಾಡಿಕೊಂಡು ಮನೆಗೆ ಬರುವ ಹೊತ್ತಿಗೆ ಬೀಬೀರಾಣಿಯವರು ಸೇಟರನ್ನು ನೋಡಲು ಬಂದಿದ್ದರು ಅವರಿಗೆ ಸೇಟರು ಎಲ್ಲಿಗೆ ಹೋಗಿದ್ದರೆಂಬುದು ತಿಳಿದಿರಲಿಲ್ಲ ಸೇಟರು ಹಿಂದಿರುಗಿದರೆಂಬ ಸಮಾಚಾರವು ತಿಳಿಯುತ್ತಲೇ ರಾಣಿಯವರು ಕೋಟಿಗೆ ಬಂದರು ಸೇಟರ ಬೈರಕ್‌ಖಾನೆಯಲ್ಲಿ ರಾಣಿಯವರು ಕುಳಿತಿದ್ದರು. ಸೇಟರು ಹುಸೇಖಾನನ ಜೊತೆಯಲ್ಲಿ ಆ ಬೈರಕ್‌ಖಾನೆಯನ್ನು ಪ್ರವೇಶಿಸಿದರು ರಾಣಿಯವರನ್ನು ಕಾಣುತ್ತಲೇ ಆದರದಿಂದ ಅವರನ್ನು ಮಾತನಾಡಿಸಿದರು

ರಾಣಿ—ಸೇಟರೇ, ತಮ್ಮ ಈ ದೀರ್ಘಪ್ರವಾಸವು ಎತ್ತಕಡೆ ? ಯಾವ ರಾಜಕಾರಣವು ತಮ್ಮನ್ನು ಸೆಳೆದು ವೊಯ್ದಿತು

ಸೇಟ್—(ನಗುತ್ತಾ) ನಾನು ಮಂಗಳೂರಿಗೆ ಪ್ರಯಾಣ ಮಾಡಿದ್ದೆ ವಸ್ತುತಃ ತಾವು ಊಹಿಸಿದ್ದಂತೆ ಅದು ರಾಜಕಾರಣವೇ ಸರಿ ರಾಣಿಯವರೇ, ದಕ್ಷಿಣ ಕರ್ನಾಟಕದಲ್ಲಿ ಸುಲ್ತಾನರಿಗೆ ವಿರುದ್ಧವಾಗಿ ದೂಡ್ಡ ವಿಪ್ಲವವೆದ್ದಿತು

ರಾಣಿ—(ವಿಷಾದದಿಂದ) ಸೇಟರೇ, ದಕ್ಷಿಣ ಕನ್ನಡದಲ್ಲಿ ಮಹಾವಿಪ್ಲವ, ಉತ್ತರದಲ್ಲಿ ಮರಾಟರ ಹಾವಳಿ, ಮಲಬಾರಿನಲ್ಲಿ ಫರಂಗಿಯವರ ಪ್ರಾಬಲ್ಯ, ನಗರದಲ್ಲಿ ಅಶಾಂತಿ, ಹೀಗೆ ಸರ್ವತ್ರ ಸುಲ್ತಾನರೇ ರಾಜ್ಯಕ್ಕೆ ಆಘಾತ ವಿಘಾತಗಳು ಸುಲ್ತಾನರವರ ರಾಜ್ಯದ ಅಂತ್ಯವು ಸನ್ನಿಹಿತವಾಗಿದೆಯೆಂದೇ ತೋರುತ್ತದೆ. ಮಂಗಳೂರಿನ ಸಮಾಚಾರವೇನು ? ವಿಪ್ಲವವೇನಾಯಿತು ? ತಾವೇನು ಮಾಡಿದಿರಿ ?

ಸೇಟ್—ವಿಪ್ಲವವು ಕೊನೆಗೊಂಡಿತು. ಈ ಹುಸೇಖಾನರೇ ವಿಪ್ಲವದ ಮೂಲಕರ್ತರು ನಾನು ಇವರನ್ನು ಹಿಡಿದು ತಂದಿದ್ದೇನೆ ಇವರನ್ನು ತಾವು ಬಲ್ಲಿರಷ್ಟೆ ?

ರಾಣಿ—(ಚಕಿತಳಾಗಿ ಹುಸೇಖಾನನಕಡೆ ದಿಟ್ಟಿಸಿ ನೋಡಿ) ಇವರನ್ನು ಒಮ್ಮೆ ಇಲ್ಲಿಯೇ ನೋಡಿದ್ದೇನೆ ಇವರು ನಮ್ಮ ರಾಜ್ಯದಲ್ಲಿ ಸೇನೆ ಮಾಡುವುದಾಗಿ ಒಂದು ದಿನ ನನ್ನಲ್ಲಿ ಹೇಳಿದರು ಅಂದೇ ಇವರೂಬ್ಬ ಪರಾಕ್ರಮಶಾಲಿಗಳಾದ ಮಹಾಪುರುಷರೆಂದುಕೊಂಡೆ ಇವರು ನಮ್ಮ ಸೇವೆಗೆ ಬರುತ್ತೇನೆಂದು ಹೇಳಿದ ಮಾತು ಪರಿಹಾಸ್ಯವೆಂದುಕೊಂಡೆ

ಹುಸೇಖಾನನು ವಿನಯದಿಂದ ರಾಣಿಯವರನ್ನು ವಂದಿಸಿದನು

ಸೇಟರು—ರಾಣಿಯವರೇ, ಅಂದು ಅವರು ತಮ್ಮಲ್ಲಿ ಹೇಳಿದ ಮಾತು, ಇಂದು ನಿಜವಾಗಿದೆ ತಮ್ಮ ಸೇವೆಗಾಗಿಯೇ ನಾನು ಅವರನ್ನು ಇಲ್ಲಿಗೆ ಕರೆತಂದಿದ್ದೇನೆ ತಾವು ಅನುಗ್ರಹಿಸಿದರೆ ಅವರು ತಮ್ಮ ಸೇನಾನಾಯಕರಾಗಿರುತ್ತಾರೆ ಸಂದರ್ಭ ಒದಗಿದರೆ ತಮಗೆ ಕೀರ್ತಿ ತರುತ್ತಾರೆ

ರಾಣಿ—ಸೇಟರೇ, ತಾವು ನನ್ನನ್ನು ಪರಿಹಾಸ್ಯ ಮಾಡುತ್ತೀರಿ ? ತಮ್ಮ ಅಪ್ಪ

ನೆಗೆ ಪ್ರತಿಯುಂಟೆ ? ಅವರು ನಿಜವಾಗಿ ತಮ್ಮ ಸೇನಾನಾಯಕರು ನಾನು ತಮ್ಮ ಆಜ್ಞಾಧಾರಕಳು

ಸೇಟರೂ, ರಾಣಿಯವರೂ ಹುಸೇಖಾನರಿಗೆ ಬಹಳವಾಗಿ ಹೇಳಿ ಅವರು ಕನ್ನನೂರಿನ ಸೇನಾನಾಯಕರಾಗಿರಲು ಒಪ್ಪಿಸಿದರು

ಮಹಡಿಯ ಮೇಲೆ ಚಂದ್ರಶಾಲೆಯಲ್ಲಿ ಬೀಬೀರಾಣಿ ಮತ್ತು ಖಾನರು ಕುಳಿತು ಮಾತನಾಡುತ್ತಿದ್ದರು ಅಂತರಿಕ್ಷದಲ್ಲಿ ಚಂದ್ರನು ಪೂರ್ಣಕಲೆಯಿಂದ ಪ್ರಕಾಶಿಸುತ್ತಿದ್ದಾನೆ ಭೂಮಿಯ ಮೇಲೆ ಅವೃತ್ತವನ್ನು ಚಲಿದಂತೆ ಬೆಳದಿಂಗಳು ಬೀಳುತ್ತಿದೆ ಮುಂದೆ ಗಡೆ ಗಂಭೀರವಾದ ಸಮುದ್ರವು ಭೂರ್ಗರಯುತ್ತಿದೆ ದೂರದಲ್ಲಿ ನೌಕೆಗಳಿಗೆ ಕಟ್ಟಿರುವ ಟೆಂಟ್‌ಗಳು ಕಾಣುತ್ತಿವೆ ಬೀಬೀರಾಣಿಗೆ ಖಾನನ ಪ್ರವಾಸದ ವೃತ್ತಾಂತವನ್ನು ವಿಶದವಾಗಿ ಕೇಳಬೇಕೆಂಬ ಆಶೆ ರಾಣಿಯು ಖಾನನ ಪಕ್ಕಕ್ಕೆ ಸರಿದು ಕುಳಿತು. “ಖಾನರವರೇ, ನೀವು ದೂರದೇಶ ಹೂರಟುಹೂದದ್ದು ಮನಸ್ಸಿಗೆ ಬೇಸರವಾಗಿತ್ತು ನನಗೆ ಈ ರಾಜ್ಯವೆಲ್ಲವೂ ಶೂನ್ಯವಾಗಿ ಭಾಸನಾಗುತ್ತಿತ್ತು ನಾನು ನಿಮ್ಮ ಜೊತೆಯಲ್ಲಿಯೇ ಬಂದಿದ್ದರೆ ಎಷ್ಟು ಚೆನ್ನಾಗಿತ್ತು ಎಂದು ಎಷ್ಟೋ ಬಾರಿ ಮನಸ್ಸಿಗೆ ಹೊಳೆಯುತ್ತಿತ್ತು ಈ ಸಮುದ್ರದಲ್ಲಿ ನೌಕವಿತಾನದಲ್ಲಿ ತನ್ನೊಡನೆ ಪ್ರಯಾಣ ಮಾಡಿದ್ದರೆ ಅದೊಂದು ವಿಹಾರದಂತೆ ಸುಖಮಯವಾಗುತ್ತಿತ್ತು ನೀವು ನನ್ನನ್ನೇಕೆ ಬಿಟ್ಟು ಹೋದಿರಿ?” ಎಂದಳು.

ಸೇಟ್ — ಪ್ರಿಯೆ, ಬೀಬಿ. ನಾನು ಇಲ್ಲಿಂದ ಹೂರತುವಾಗ ಬಲು ಗಾಬರಿಯಲ್ಲಿ ಹೊರಟೆ ವಂಗಳೂರಿನ ವಿಪ್ಲವವು ಅಗಾಧವಾದುದೆಂದು ನಾನು ಭಾವಿಸಿದೆ ಆ ಸ್ಥಳಯಾಗ್ನಿಯಲ್ಲಿ ದೌಲತ್ ಮತ್ತು ರಾಧಾರಾಣಿಯವರು ಧುಮುಕಿ ಅಪಾಯಕ್ಕೊಳಗಾಗಬಹುದೆಂದು ಭಯವಾಯಿತು ಆದರೆ ಅದೆಲ್ಲಾ ಭ್ರಾಂತಿ !

ಬೀಬಿ — ತಾವು ದೌಲತ್ ರಾಣಿಯವರನ್ನು ಸಂಧಿಸಿದ್ದೀರೇನು ?

ಸೇಟ್ — ಹೌದು ಅವರ ಭೇಟಿಗಾಗಿಯೇ ಹೋಗಿದ್ದೆನೆಂದರೂ ಸಲ್ಲುವುದು.

ಬೀಬಿ — ಖಾನರೇ, ಆ ದೌಲತ್ ರಾಣಿಯವರೇಕೆ ಈ ಯುದ್ಧ ವಿಗ್ರಹಗಳಿಗೆ ತಲೆ ಕೊಡುತ್ತಾರೆ ?

ಸೇಟ್ — ಸುಲ್ತಾನೀ ರಾಜ್ಯವನ್ನು ಉಳಿಸುವುದಕ್ಕಾಗಿ ಅವರು ಯಾವಾಗಲೂ ಸಾಹಸ ಮಾಡುತ್ತಾರೆ

ಬೀಬಿ — (ನಗುತ್ತಾ) ಅವರು ಸುಲ್ತಾನರ ಕಡೆಯವರೇನು ? ಸುಲ್ತಾನರಿಗಾಗಿ ಏಕೆ ಇಷ್ಟು ಹಾತೊರೆಯುತ್ತಾರೆ

ಸೇಟ್ — ದೌಲತ್ ರಾಣಿಯವರು ಕೈದರಲ್ಲೇ ಖಾನರವರ ಪ್ರೇಮಪುತ್ರ.

ಬೀಬಿ — ಖಾನರೇ, ನೀವು ನನ್ನನ್ನೂ ಅಲ್ಲಿಗೆ ಕರೆದುಕೊಂಡು ಹೋಗಿದ್ದರೆ

ಹಾಲತ್ ರಾಣಿಯವರ ಸಾನ್ನಿಧ್ಯದಲ್ಲಿ ನಾನು ನಾಲ್ಕಾರು ದಿನಗಳನ್ನು ಅನಂದದಿಂದ ಕಳೆಯುತ್ತಿದ್ದೆ

ಸೇಟ್— ಬೀಬೀ ಅಲ್ಲಿ ದಾಲತ್ ರಾಣಿಯ ವರನ್ನೂ ರಾಧಾರಾಣಿಯವರನ್ನೂ ಭೇಟಿ ಮಾಡಿದಾಗ “ಬೀಬೀರಾಣಿಯನ್ನೂ ಇಲ್ಲಿಗೆ ಕರೆತಂದಿದ್ದರೆ ಎಷ್ಟು ಚೆನ್ನಾಗಿತ್ತು, ದಾಲತ್ತಳು ಎಷ್ಟು ಸಂತೋಷಪಡುತ್ತಿದ್ದಳು” ಎಂದುಕೊಂಡೆ ಮತ್ತೊಮ್ಮೆ ನಿನಗೆ ಆ ದಾಲತ್ತಳ ಭೇಟಿ ಮಾಡಿಸುತ್ತೇನೆ

ಬೀಬೀ— ದಾಲತ್ ರಾಣಿಯವರನ್ನೇ ನೀವು ನಮ್ಮ ರಾಜ್ಯಕ್ಕೆ ಕರೆತಂದಿದ್ದರೆ ಎಷ್ಟೋ ಚೆನ್ನಾಗಿತ್ತು

ಸೇಟ್— ರಾಣಿಯವರೇ, ದಾಲತ್ತಳು ನಗರವನ್ನು ಬಿಟ್ಟುಬರಲು ಒಪ್ಪುವುದಿಲ್ಲ

ಬೀಬೀ— ಖಾನರವರೇ, ನೀವು ಆ ರಾಣಿಯವರಿಗಾಗಿಯೇ ನಗರದ ರಾಜ್ಯವನ್ನು ತೊರೆದಿರೆಂದು ಜನರಾಡಿಕೊಳ್ಳುತ್ತಾರೆ ದಾಲತ್ ರಾಣಿಗಾಗಿಯೇ ನೀವು ಸುಲ್ತಾನರೂ ಹೋರಾಡುತ್ತಿದ್ದಿರೆಂದು ವದಂತಿ ಇದೆ ಆ ಕಥೆಯನ್ನು ಸ್ವಲ್ಪ ಹೇಳಬಾರದೆ ?

ಸೇಟ್— ಬೀಬೀ, ಅದು ದೊಡ್ಡ ಕಥೆ ನನ್ನ ಜೀವನಸಮರ ಆ ಕಥೆಯು ಎಂದು ಆರಂಭವಾಯಿತೋ ನಾನರಿಯೆ ಎಂದಿಗೆ ಮುಕ್ತಾಯವಾಗುತ್ತೋ ಅದು ಭಗವಂತನಿಗೇ ಗೊತ್ತು

ಬೀಬೀ— ಖಾನರೇ! ಆ ಕಥೆ ಬಲು ಸ್ವಾರಸ್ಯದ ಕಥೆ ಇರಬೇಕು ಇಬ್ಬರೂ ಮಹಾವೀರರು ಒಬ್ಬ ರಮಣಿಗೋಸ್ಕರ ಹೋರಾಡಿದಿರಿ [ನಗುತ್ತಾ] ಇದರಲ್ಲಿ ಸೋತವರಾರು ? ಗೆದ್ದವರಾರು ?

ಸೇಟ್— ಪ್ರಿಯೆ ಬೀಬೀ, ನಿಜವಾಗಿಯೂ ನಾನೂ, ಟಿಪ್ಪುವೂ ಇಬ್ಬರೂ ಸೋತವರೇ ಗೆದ್ದವಳು ದಾಲತ್ತಳು

ಬೀಬಿಯು ಖಾನನ ಕಂಠಾಲಿಂಗನನ್ನು ಮಾಡಿಕೊಂಡು “ಖಾನರೇ, ಆ ದಾಲತ್ ರಾಣಿಯವರು ಅನುಸಮ ಸೌಂದರ್ಯವತಿಯೆಂದು ಕೇಳಿದ್ದೇನೆ ನಿಜವೇ?” ಎಂದಳು

ಖಾನನು ಬೀಬಿಯ ಗಲ್ಲವನ್ನು ಹಿಡಿದು ಅಲ್ಲಾಡಿಸಿ “ಬೀಬೀ! ನೀನು ದಾಲತ್ತಳಿಗಿಂತಲೂ ಸೌಂದರ್ಯವತಿ ! ವಿಲಾಸವತಿ ! ಹಾಸ್ಯಪ್ರಿಯೆ. ಆದರೆ ಆ ದಾಲತ್ತಳು ತೇಜಸ್ವಿನಿ. ಚಿಕ್ಕಂದಿನಿಂದಲೂ ನನ್ನ ಮೇಲೆ ಅಧಿಕಾರ ಮಾಡಿದ ರಾಣಿಯವಳು. ಒಂದು ದಿನ ನೀವಿಬ್ಬರೂ ಸೇರುವಿರಿ ಒಂದು ಗುಲಾಬಿಯ ಗಡದಲ್ಲಿರುವ ಎರಡು ಪುಷ್ಪಗಳಂತೆ, ಶೋಭಿಸುವಿರಿ” ಎಂದು ಬೀಬಿಯ ಮುಖವನ್ನು ತುಂಬಿಸಿದನು

ಬೀಬಿಯು ಎದ್ದು ಅಂತರ್ಗೃಹದೊಳಗೆ ಹೋಗಿ ಮಧುಪಾತ್ರೆಯನ್ನು ತಂದಳು. ಮಾತನಾಡುತ್ತಾ ಅವರಿಬ್ಬರೂ ಮಧುವನ್ನು ಯಥೇಚ್ಛ ಸೇವಿಸಿದರು ಬೀಬಿಯು ಖಾನನ ಕಂಠಾಲಿಂಗನವನ್ನು ಮಾಡಿ “ಖಾನರೇ, ಇಂದು ಈ ರಾಜ್ಯವು ಸಣ್ಣದಾದರೂ ಸ್ವತಂತ್ರರಾಜ್ಯ ನನ್ನದು ಅಪಾರ ಐಶ್ವರ್ಯ ನನಗೆ ಇವೆರಡಕ್ಕಿಂತಲೂ ಅತಿಶಯವಾಗಿ ನಿಮ್ಮ ಪ್ರಣಯಸಾನ್ನಿಧ್ಯವಿದೆ ಈ ಪ್ರಸಂಚದಲ್ಲಿ ಮತ್ತಾವ ಆಪೇಕ್ಷೆಯೂ ನನಗಿಲ್ಲ” ಎಂದಳು

ಸೇಟ್ — ಬೀಬೀ, ಇದೆಲ್ಲಾ ಬಹುಕಾಲ ಸ್ಥಿರವಾಗಿರಲಾರದು

ಬೀಬಿ — ಖಾನರೇ, ಬಹುಕಾಲವಿರಬೇಕೆಂದು ನನಗೂ ಆಶೆ ಇಲ್ಲ ಒಂದು ದಿನವಾದರೇನು ? ಒಂದು ವರ್ಷವಾದರೇನು ? ಭಗವಂತನು ಮಾನವರನ್ನು ಸೃಷ್ಟಿ ಮಾಡಿದ್ದಾನೆ ಅವರುಗಳಿಗೆ ಕಷ್ಟಪರಂಪರೆಗಳನ್ನೇ ಕೊಟ್ಟಿದ್ದಾನೆ ಇಂಥಾ ಮಾನವಲೋಕದಲ್ಲಿ ನಮಗೆ ಮಾತ್ರ ಈ ಅಖಂಡವಾದ ಸುಖಸಂಪತ್ತನ್ನು ಕರುಣಿಸಿದ್ದಾನೆ. ಇದು ದೇವರ ವರಪ್ರಸಾದ

ಸೇಟ್ — ಬೀಬಿ, ನೀನು ಮುಗ್ಧಳಂತೆ ಮಾತನಾಡುವಿ ನೀನು ರಾಣಿಯಲ್ಲವೆ ? ಈ ರಾಜ್ಯವನ್ನು ಕಾಪಾಡುವ ಭಾರವು ನಿನ್ನದಲ್ಲವೆ ? ಇಂದೋ ನಾಳೆಯೋ ಫರಂಗಿಯವರು ಇದನ್ನು ಆಕ್ರಮಿಸುತ್ತಾರೆ ಆಗ ನಮ್ಮ ಅಖಂಡ ಸುಖಸಂಪತ್ತುಗಳು ಉಳಿಯುವುದಿಲ್ಲ ನನಗೆ ನಮ್ಮ ಮುಂದಿನ ದಿನಗಳಲ್ಲಿ ಅಡಿಗಡಿಗೂ ಕಷ್ಟಪರಂಪರೆಗಳು ಕಾದಿರುವಂತೆ ಭಾಸವಾಗುತ್ತಿದೆ

ಬೀಬಿ — ಖಾನರೇ, ಈ ಸುಖಸಾಗರದಲ್ಲಿ ಆ ಕಷ್ಟಗಳನ್ನೇಕೆ ಕಡಡುವಿ ? ಅಂತಹ ಕಠಿಣಪ್ರಸಂಗವು ಬಂದರೆ ನೀವೇನು ಮಾಡುವಿ ?

ಸೇಟ್ — ನಾನು, ನಾನು ಯುದ್ಧ ಮಾಡುವೆನು ಯೂರೋಪಿನಲ್ಲಿ ನೆವೋಲಿಯನ್ನನು ಪರಾಕ್ರಮಶಾಲಿಯೆಂದು ಫರಂಗಿಯವರು ಹೇಳುತ್ತಾರೆ ಆ ನೆವೋಲಿಯನ್ನನಿಗಿಂತಲೂ ಮಹಾಪರಾಕ್ರಮಿಯು ಈ ರಾಜ್ಯದಲ್ಲಿದ್ದಾನೆಂದು ಅವರಿಗೆ ತೋರುವೆನು

ಬೀಬಿ — ಖಾನರೇ, ನಾನು ವರಿಸಿದ್ದು ವ್ಯಾಪಾರಸ್ಥನಾದ ಸೇಟನನ್ನಲ್ಲ. ಈ ವೀರಮೂರ್ತಿಯಾದ ಖಾನರನ್ನು ನಾನು ವರಿಸಿದೆ. ನನ್ನ ಪ್ರಜೆಗಳು ಇದನ್ನರಿಯರು. ಅವರಿಗೆ ನಾನೊಬ್ಬ ವ್ಯಾಪಾರಿಯನ್ನು ವರಿಸಿದೆನೆಂದು ಅಸಮಾಧಾನವಿದೆ ರಣಕ್ಷೇತ್ರದಲ್ಲಿ ಈ ವೀರಾಗ್ರೇಸರನನ್ನ ಅವರು ನೋಡಿದರೆ, ತಮ್ಮ ರಕ್ತವನ್ನು ಚೆಲ್ಲಿಕೊಟ್ಟು ಯುದ್ಧಮಾಡುತ್ತಾರೆ. ನಾನು ಆ ರಣಕ್ಷೇತ್ರದಲ್ಲಿ ತಮಗೆ ಬೆಂಬಲವಾಗಿ ನಿಂತು ನನ್ನ ಕಾಶಲವನ್ನು ತೋರಿಸಬೇಕೆಂದು ಎಷ್ಟೋ ಆಶೆ ಇದೆ. ಅಂಥದೊಂದು ಸುದಿನವು

ಬಂದರೆ ಅಲ್ಲಿ ತಮ್ಮ ಸಾನ್ನಿಧ್ಯದಲ್ಲಿ ಈ ನನ್ನ ಜೀವನವು ಕೊನೆಗೊಂಡರೆ ಅದಕ್ಕಿಂತಲೂ ಸುಖದ ಕಲ್ಪನೆಯು ನನಗೆ ಬೇರೊಂದಿಲ್ಲ

ಖಾನನು ಬೀಬಿಯನ್ನು ಚುಂಬಿಸುತ್ತಾ “ಬೀಬಿ ! ಬೀಬಿ-ನೀನು ನಿಜವಾಗಿಯೂ ಅರಬ್ ತರುಣಿ ನಿನ್ನ ದಮನಿಗಳಲ್ಲಿ ವೀರರಕ್ತವಿದೆ ಅಂಥದೊಂದು ಪರ್ವದಿನವನ್ನು ನಾವು ಕಾಣುವೆವು” ಎಂದು ಹೇಳಿದನು

ಅವರಿಬ್ಬರೂ ಹೀಗೆಯೇ ಮಾತನಾಡುತ್ತ ಆ ರಾತ್ರಿಯನ್ನು ಕಳೆದರು

ಪ್ರಾತಃಕಾಲದಲ್ಲಿ ರಾಣಿಯವರು ರಾಜಧಾನಿಗೆ ಪ್ರಯಾಣ ಮಾಡಿದರು ಆ ದಿನವೇ ಹುಸೇನ್‌ಖಾನನಿಗೆ ಸೇನಾಧಿಪತಿಯ ಪಟ್ಟವನ್ನು ಕಟ್ಟಿದರು ಹುಸೇನ್‌ಖಾನನು ಉತ್ಸಾಹದಿಂದ ಸೇನೆಯನ್ನು ತಯಾರಾಡಲಾರಂಭಿಸಿದನು ಮಂಗಳೂರು ಕಡೆಯಿಂದ ಬಹುಮಂದಿ ವಿದ್ರೋಹಿಗಳು ಬಂದು ಈ ಸೇನೆಯಲ್ಲಿ ಸೇರಿದರು ಇಂಗ್ಲೀಷರ ಸೈನ್ಯದ ತರಬೇತಿಗೆ ಯಾವ ಅಂಶದಲ್ಲೂ ಈ ಸೇನೆಯು ಕಡಮೆಯಾಗದಿಲ್ಲ

ಈ ಸೇನಾ ಸನ್ನಾಹವು ತಲಚೇರಿಗೆ ತಿಳಿಯಬಂತು ಇಂಗ್ಲಿಷ್ ಸರದಾರರು ಗೂಢಚಾರರಿಂದ ಈ ಸಮಾಚಾರವನ್ನೆಲ್ಲಾ ತಿಳಿದುಕೊಂಡು ಕನ್ನನೂರಿನ ಮೇಲೆ ಇಂಗ್ಲಿಷರ ದಂಡು ಬಂದೇಬಿಡುತ್ತದಂದು ಕೂಡ ವರ್ತಮಾನವು ಒಂದಿತ. ಈ ಸುದ್ದಿಯನ್ನು ಕೇಳಿ ಹುಸೇನ್‌ಖಾನನು ಹರ್ಷಗೊಂಡನು !

ಒಂದು ದಿನ ಕೋಬೆಯ ಸಮೀಪದಲ್ಲಿ ಒಂದು ಘಟನೆಯು ನಡೆಯಿತು. ಕೋಬೆಯು ರಮಣೇಯವಾದ ಪ್ರದೇಶ ಇಂಗ್ಲಿಷ್ ಸೈನಿಕರು ದೋಣಿಗಳಲ್ಲಿ ಕೋಬೆಗೆ ವಿಹಾರಾರ್ಥವಾಗಿ ಬಂದರು ತಮಾಷೆಯಾಗಿ ಆಹಾರ ವಿಹಾರಗಳನ್ನು ಮುಗಿಸಿಕೊಂಡು ಮೀನು ಹಿಡಿಯುವುದಕ್ಕೆ ಆರಂಭಿಸಿದರು ಅಲ್ಲಿ ಅನೇಕರು ಸ್ವಲ್ಪಯ ಜಲಗಾರರು ಮೀನು ಹಿಡಿಯುತ್ತಿದ್ದರು ಇಂಗ್ಲಿಷ್ ಸೈನಿಕರಿಗೂ ಆ ಮೀನು ಹಿಡಿಯುವವರಿಗೂ ಜಗಳವಾಯಿತು ಸೈನಿಕರು ಒಂದೆಡೆ ದೋಣಿಗಳನ್ನು ಮುಳುಗಿಸಿದರು ಈ ದೂರು ಸಮುದ್ರ ತೀರದಲ್ಲಿರುವ ರಾಣಿಗೆ ತಲಪಿತು ಹುಸೇನ್‌ಖಾನನ ಕಡಿ ಘೌಜುದಾರನು ದೋಣಿಗಳಲ್ಲಿ ತನ್ನ ಸೈನಿಕರನ್ನು ಕರೆದುಕೊಂಡು ಹೋಗಿ ಇಂಗ್ಲಿಷರ ದೋಣಿಗಳನ್ನು ಸುತ್ತು ಕಟ್ಟಿ ಅವರು ತೀರಕ್ಕೆ ಬರಬೇಕೆಂದು ಆಜ್ಞೆ ಮಾಡಿದನು ಇಂಗ್ಲಿಷ್ ಸೈನಿಕರು ಅದನ್ನು ಲಕ್ಷ್ಯ ಮಾಡಲಿಲ್ಲ ಅವರು ಘರ್ಷಣೆಗೆ ಆರಂಭಿಸಿದರು. ಕೊನೆಗೆ ಅದು ಸಣ್ಣ ಕದನದಲ್ಲಿ ಪರ್ಯವಾನವಾಯಿತು ದೇಶೀ ಸೈನಿಕರು ಇಂಗ್ಲೀಷರ ದೋಣಿಗಳ ಮೇಲೆ ಗುಂಡು ಹಾರಿಸಿದರು ಇಂಗ್ಲಿಷ್ ಸೈನಿಕರನೇಕರು ಸತ್ತು ಬಿದ್ದರು ಉಳಿದವರು ಸೆರೆ ಸಿಕ್ಕಿದರು ಘೌಜುದಾರನು ಅವರನ್ನು ಹಿಡಿದು ಕನ್ನನೂರಿನಲ್ಲಿ ಒದ್ದಿಸಿದನು ಈ ವರ್ತಮಾನವು ತಲಚೇರಿಗೆ ತಲಪಿತು ಇಂಗ್ಲೀಷ್ ಅಧಿಕಾರಿಗಳಿಗೆ ಬಹಳ ಕೋಪ-ಬಂತು ! ಅವರು ರಾಣಿಯವರಿಗೆ ನಿಷ್ಕಾರವಾದ ಸತ್ತವನ್ನು ಬರೆದು ಕಳುಹಿಸಿ

ದರು ಆ ಪತ್ರದಲ್ಲಿ ಬಹಳ ಭಯ ಪ್ರದರ್ಶನವನ್ನು ಮಾಡಿದ್ದರು. ಇದಕ್ಕೆ ಕನ್ನಾನೂರಿ ನವರು ಬಗ್ಗಲಿಲ್ಲ! ಮಂತ್ರಿಗಳು ಉತ್ತರವನ್ನು ಕಳಿಸಿದರು.

“ಮೇಜರ್ ಡೇವ್ ಸಾಹೇಬರವರೇ ?”

“ನೀವು ಬರೆದು ಕಳಿಸಿದ ಪತ್ರವು ನಮ್ಮ ಸೈ ಸೇರಿತು ಆ ಪತ್ರದ ರೀತಿಯು ವಿಚಿತ್ರವಾಗಿದೆ ಕನ್ನಾನೂರಿನ ರಾಣಿಯವರು ಸ್ವತಂತ್ರರೆಂಬುದನ್ನು ನೀವು ಚೆನ್ನಾಗಿ ನೆನಪಿನಲ್ಲಿಡತಕ್ಕದ್ದು. ನಮ್ಮ ಸರ್ಕಾರದ ರಹದಾರಿ ಇಲ್ಲದೇ ಇಂಗ್ಲಿಷ್ ಸೈನಿಕರು ನಮ್ಮ ರಾಜ್ಯಕ್ಕೆ ಬಂದುವೇ ಮೊದಲನೆಯ ತಪ್ಪು ಇಲ್ಲ ನಮ್ಮ ಜನಗಳ ಮೇಲೆ ಆಕ್ರಮಣ ಮಾಡಿ ದೋಷಗಳನ್ನು ಮುಚ್ಚಿದರು. ಅನೇಕರನ್ನು ಕೂಲಿ ಮಾಡಿದರು, ಅವರನ್ನು ಹಿಡಿದು ವಿಚಾರಣೆ ಮಾಡಿ ಶಿಕ್ಷಿಸುವ ಅಧಿಕಾರವು ನಮ್ಮದು ನೀವು ನಮ್ಮ ಮಿತ್ರರು ನಿಮ್ಮ ಕಡೆಯವರ ಈ ಅವಿನಯಕ್ಕಾಗಿ ನೀವು ಕ್ರಮಾಪನೆಯನ್ನು ಕೇಳುವುದು ನಿಮ್ಮ ಗೌರವಕ್ಕೆ ತಕ್ಕದ್ದಾಗಿತ್ತು. ಆದಕ್ಕೆ ಪ್ರತಿಯಾಗಿ ನೀವು ಭಯ ಪ್ರದರ್ಶನ ಮಾಡಿದ್ದೀರಿ ಕನ್ನಾನೂರಿನ ವಿಷಯದಲ್ಲಿ ನಿಮ್ಮ ವರ್ತನೆಯು ಸರಿಯಾಗಿಲ್ಲವೆಂದು ನಾವು ವಿವಾದದಿಂದ ಹೇಳುತ್ತೇವೆ ಈ ದೇಶದಲ್ಲಿ ನಮ್ಮ ರಾಜ್ಯಕ್ಕೆ ವಿರೋಧಿಗಳಾದ ಕೆಲವರು ರಾಜರುಗಳ ಸ್ನೇಹಣೆಯಿಂದ ನೀವು ನಮ್ಮ ಮೇಲೆ ಕತ್ತಿ ಕಟ್ಟುತ್ತಿದ್ದೀರೆಂದು ನಮಗೆ ಚೆನ್ನಾಗಿ ಮನವರಿಕೆಯಾಗಿದೆ ನಾವು ಯಾವಾಗಲೂ ನಿಮ್ಮ ಸ್ನೇಹವನ್ನು ಬಯಸುತ್ತೇವೆ. ಆದರೆ ನಮ್ಮ ಸ್ವಾತಂತ್ರ್ಯವನ್ನು ಬಿಟ್ಟು ಕೊಡಲು ನಾವು ಎಂದೆಂದಿಗೂ ಒಪ್ಪುವವರಲ್ಲ !”

ಇಂಗ್ಲಿಷ್ ಸೇನಾನಾಯಕರು ಪತ್ರವ್ಯವಹಾರವನ್ನು ಬೆಳೆಸಲಿಲ್ಲ ಅಲ್ಲಿಗೇ ಬಿಟ್ಟು ಬಿಟ್ಟರು ಆದರೂ ಕನ್ನಾನೂರಿನ ಮೇಲೆ ದೃಷ್ಟಿಯನ್ನು ನೆಟ್ಟೇ ಇದ್ದರು ಹೊಸ ಸೇನಾನಾಯಕನ ವಿಚಾರದಲ್ಲಿ ಅವರು ಬಹಳ ಕುತೂಹಲಿಗಳಾಗಿದ್ದರು ಅವರನ್ನು ಒಂದು ಬಾರಿ ಸಂಧಿಸಬೇಕೆಂಬ ಆಶೆ ಬಲವಾಗಿತ್ತು. ಅವರು ಇದಕ್ಕೊಂದು ಅವಕಾಶವನ್ನು ಹುಡುಕುತ್ತಿದ್ದರು. ಇಷ್ಟರಲ್ಲಿ ತಲಚೇರಿಯ ರಾಜರ ಮಗಳ ವಿವಾಹವು ನಿಶ್ಚಯವಾಯಿತು ತಲಚೇರಿಯ ರಾಜರು ಮಲಬಾರಿನ ಎಲ್ಲ ರಾಜರಿಗೂ ಜಮೀನುದಾರರಿಗೂ ಲಗ್ನಪತ್ರಿಕೆಗಳನ್ನು ಕಳಿಸಿದರು ಹುಸೇನ್‌ಖಾನರವರಿಗೂ ಅದರಪೂರ್ವಕವಾದ ಆಹ್ವಾನ ಪತ್ರಿಕೆಯೊಂದನ್ನು ಕಳಿಸಿ ಕೊಟ್ಟರು ಹುಸೇನ್‌ಖಾನರು ಈ ಅಂಶವನ್ನು ಬೀಬೀರಾಣಿಯವರಿಗೆ ಅರಿಕೆಮಾಡಿದರು ಬೀಬೀರಾಣಿಯವರು ಇದರಲ್ಲೇನೋ ಒಂದು ರಹಸ್ಯವಿದೆಯೆಂದು ಚಿಂತಿಸಿದರು ಅಮೂಲ್ಯವಾದ ಉಡುಗರೆಗಳನ್ನು ಕೊಟ್ಟು ತಮ್ಮ ಪ್ರತಿನಿಧಿಯಾಗಿ ಹುಸೇನ್‌ಖಾನರನ್ನೇ ಕಳಿಸಿ ಕೊಟ್ಟರು ಆ ವಿವಾಹವು ಬಹಳ ವಿಜೃಂಭಣೆಯಿಂದ ನೆರವೇರಿತು. ಕನ್ನಾನೂರಿನ ಪ್ರತಿನಿಧಿಗೇ ಬಹಳ ಗೌರವವು ದೊರೆಯಿತು !

ಮೇಜರ್ ಡೇವ್ ಸಾಹೇಬರು, ಹುಸೇಖಾನನನ್ನು ಬಹಳ ಗೌರವದಿಂದ ಕಂಡು ಮಾತನಾಡಿದರು. ನಮ್ಮ ಬಿಡಾರಕ್ಕೆ ಬಂದು ಭೇಟಿ ಕೊಡಬೇಕೆಂದು ಬಹಳ ಆದರದ ಆಹ್ವಾನವಿತ್ತರು. ಮರುದಿನವೆ ಹುಸೇಖಾನನು ಇಂಗ್ಲಿಷ್ ಅಧಿಕಾರಿಗಳ ಭೇಟಿ ಮಾಡಿದನು. ಸ್ವಲ್ಪದರಲ್ಲಿಯೇ ಇಂಗ್ಲಿಷ್ ಅಧಿಕಾರಿಗಳಿಗೂ ಕನ್ನನೂರಿನ ಸೇನಾನಾಯಕನಿಗೂ ಮೈತ್ರಿಯು ಬೆಳೆಯಿತು.

ಮೇಜರ್ — ಸೇನಾಧಿಪತಿಗಳೇ, ತಮ್ಮ ಸೈನ್ಯದ ಶಿಷ್ಟ ಬಹಳ ಚೆನ್ನಾಗಿದೆ. ನೀವು ಬಹಳ ಚೆನ್ನಾಗಿ ತರಬೇತು ಮಾಡಿದ್ದೀರಿ. ತಾವು ಈ ಮಲಬಾರಿಗೆ ಹೊಸಬ ರಂತೆ ಕಾಣುತ್ತದೆ.

ಹುಸೇಖಾನ — ಹೌದು, ನಾನು ಮೈಸೂರು ರಾಜ್ಯದವನು.

ಮೇಜರ್ — ನೀವು ಮೈಸೂರಿನಲ್ಲಿಯೂ ಸೇನಾನಾಯಕರಾಗಿದ್ದೀರೋ ?

ಹುಸೇಖಾನ — ನಾನು ಅಲ್ಲಿಯೇ ದೊಡ್ಡ ಸೇನಾನಾಯಕನಾಗಿದ್ದೆ.

ಮೇಜರ್ — ಕನ್ನನೂರಿನ ಸೇನಾನಾಯಕರಾಗಿರುವುದಕ್ಕಿಂತ ಮೈಸೂರಿನ ಸೇನಾಧಿಪತ್ಯವೇ ಹೆಚ್ಚು ಗೌರವಾರ್ಹವಾದುದಲ್ಲವೆ ?

ಹುಸೇಖಾನ — ಸಂದೇಹವೇನು ? ನಮ್ಮ ನವಾಬರ ಕೈಕೆಳಗೆ ಸಾಮಾನ್ಯ ಸೈನಿಕ ನಾಗಿರುವುದೂ ಕೂಡ ಎಷ್ಟೋ ಹೆಮ್ಮೆ ?

ಮೇಜರ್ — ಆಶ್ಚರ್ಯದಿಂದ-ನವಾಬರು ! ತಮ್ಮ ನವಾಬರು ಯಾರು ?

ಹುಸೇಖಾನ — ನಗರದ ನವಾಬರು ! ಇಯಜ್ ಖಾನರವರ ಶಿಷ್ಯ ನಾನು.

ಮೇಜರ್ — ಈಗ ಆ ನವಾಬರಲ್ಲಿ ?

ಹುಸೇಖಾನ — ಅವರು ರಾಜ್ಯ ಪರಿತ್ಯಾಗ ಮಾಡಿ ಫಕೀರರಾಗಿ ಹೋದರು.

ಮೇಜರ್ — ತಾವು ಮೈಸೂರಿನ ಸೇನಾನಾಯಕರಾದರೆ-ನವಾಬ್ ಇಯಜ್ ಖಾನರವರು ರಾಜ್ಯ ಪರಿತ್ಯಾಗ ಮಾಡಿದರೆ ಸುಲ್ತಾನರಲ್ಲಿ ಸೇನಾಧಿಪತಿಗಳಾಗಿರಬಹುದಾಗಿತ್ತಲ್ಲ. ಸುಲ್ತಾನರವರು ಮಹಾ ಪರಾಕ್ರಮಶಾಲಿಗಳು !

ಹುಸೇಖಾನ — ಮೇಜರ್ ಸಾಹೇಬರೇ, ಸುಲ್ತಾನರು ಪರಾಕ್ರಮಶಾಲಿಗಳು ಹೌದು ! ಆದರೆ ಸುಲ್ತಾನರ ಪರಾಕ್ರಮವೆಲ್ಲಿ ? ನಮ್ಮ ನವಾಬರ ಧೀರಪರಾಕ್ರಮವೆಲ್ಲಿ ?

ಮೇಜರ್ — ನವಾಬರ ರಾಜ್ಯವು ಹೋದಮೇಲೆಯೂ ನೀವು ಸುಲ್ತಾನರಲ್ಲಿ ಸೇವೆ ಮಾಡಲು ಒಪ್ಪಲಿಲ್ಲವೋ ?

ಹುಸೇಖಾನ — ಇಲ್ಲ ಸೇನಾಧಿಪತಿಗಳೇ ! ಈ ಜನ್ಮದಲ್ಲಿಯೇ ಅಂತಹ ಸಂಭವವಿಲ್ಲ.

ಮೇಜರ್ — (ಆಶ್ಚರ್ಯದಿಂದ) ಏಕೆ ?

ಹುಸೇಖಾನ — ನನಗೂ ಸುಲ್ತಾನರಿಗೂ ಬದ್ಧ ದ್ವೇಷವಿದೆ.

ಮೇಜರ್ — ಕಾರಣವೇನು

ಹುಸೇನ್ — ನನ್ನ ಸಹೋದರನು ಅಮಿತ ಪರಾಕ್ರಮಶಾಲಿಯಾದ ಸೇನಾ ನಾಯಕ ಅವನನ್ನು ಸುಲ್ತಾನರು ಘೋರಕೊಲೆ ಮಾಡಿಸಿದರು ನಾನು ಪ್ರತೀ ಕಾರ ಮಾಡಲು ಪಣ ತೊಟ್ಟಿದ್ದೇನೆ

ಮೇಜರ್ — ಹುಸೇನ್ ಖಾನರವರೇ, ನೀವು ಸುಲ್ತಾನರೊಡನೆ ಯುದ್ಧಮಾಡ ಬಲ್ಲೀರಾ ?

ಹುಸೇನ್ — ಅಂತಹ ಪ್ರಸಂಗ ಒದಗಿದರೆ ನನಗೆ ಅದಕ್ಕಿಂತಲೂ ಆನಂದದಾಯ ಕವಾದುದು ಬೇರೊಂದಿಲ್ಲ

ಮೇಜರ್ — ಹಾಗಾದರೆ ನೀವು ನಮ್ಮೊಡನೆ ಸೇರಿದರೆ ಕುಂಪಣಿಯವರು ನಿಮಗೆ ಎಷ್ಟೋ ಕೃತಜ್ಞರಾಗಿರುವರು.

ಹುಸೇನ್ — ಇಲ್ಲ! ನಾನು ಎಂದೆಂದಿಗೂ ನಿಮ್ಮೊಡನೆ ಸೇರುವ ಸಂಭವವಿಲ್ಲ. ತಾವು ಆ ಹಂಬಲವನ್ನು ಟ್ಟುಕೊಳ್ಳಬೇಡಿರಿ.

ಮೇಜರ್ - - ಸಂತೋಷ ನಿಮಗೂ ಸುಲ್ತಾನರಿಗೂ ಯುದ್ಧವಾಗುವ ಸಂಭ ವವೇ ಇಲ್ಲ.

ಹುಸೇನ್ — ಕನ್ನಾನೂರಿನ ರಾಣಿಯವರಿಗೂ ಸುಲ್ತಾನರಿಗೂ ಯುದ್ಧವಾದರೆ ಆಗ ನನ್ನ ಮನೋರಥವು ಈಡೇರುತ್ತದೆ ಇಂದಲ್ಲ ಎಂದಾದರೊಂದುದಿನ ನನಗೂ ಸುಲ್ತಾನರವರಿಗೂ ಯುದ್ಧವು ಸಂಭವಿಸಲೇಬೇಕು ನಮ್ಮಿಬ್ಬರನ್ನೂ ಅವರು ಗಲ್ಲಿಗೇ ರಿಸಿದರು ನಾನು ಖಡಾಖಡಿ ಅವರೊಡನೆ ಯುದ್ಧಮಾಡಿ ರಣಭೂಮಿಲ್ಲಿ ಮಡಿಯ ಬೇಕು, ಇಲ್ಲವೇ ಯುದ್ಧದಲ್ಲಿ ಸುಲ್ತಾನರನ್ನು ಸಂಪೂರ್ಣವಾಗಿ ಸೋಲಿಸಬೇಕು.

ಮೇಜರ್ — ಸಂತೋಷ ನೀವು ವೀರವುರುಷರು. ಅದರಿಂದ ನಮಗೆ ನಿಮ್ಮಲ್ಲಿ ಬಹಳ ಗೌರವ ನಾವು ಯಾವಾಗಲೂ ನಿಮ್ಮ ಮಿತ್ರರೆಂದು ಭಾವಿಸಿ ನೀವು ಯಾವ ಸಹಾಯವನ್ನು ಕೋರಿದರೂ ನಾವು ಕೊಡಲು ಸಿದ್ಧರಾಗಿರುವೆವು

ಹುಸೇನ್ ಖಾನನು ಇಂಗ್ಲಿಷ್ ಅಧಿಕಾರಿಗಳನ್ನು ಅಭಿನಂದಿಸಿ ತನ್ನ ಬಿಡಾರಕ್ಕೆ ಹಿಂದಿರುಗಿದನು ಸೇನಾಧಿಪತಿಯು ತನ್ನ ಬಿಡಾರಕ್ಕೆ ಹಿಂದಿರುಗುತ್ತಾ "ಈ ಭೇಟಿ ಸಂಭಾಷಣೆಗಳಿಂದ ಒಳ್ಳೆಯದೇ ಆಯಿತು, ಇಂಗ್ಲೀಷರು ಕನ್ನಾನೂರಿನ ಮೇಲೆ ದಂಡೆತ್ತಿ ಬರುವುದಿಲ್ಲ ನಮ್ಮ ರಾಣಿಯವರ ಸ್ವಾತಂತ್ರ್ಯಕ್ಕೆ ಚ್ಯುತಿ ಇಲ್ಲ!" ಎಂದುಕೊಂಡನು.

ಕನ್ನಾನೂರಿನ ಮೋತೀಮಹಲಿನಲ್ಲಿ

ಕನ್ನಾನೂರಿನ ರಾಜ್ಯಭಾರವು ಬಹಳ ಬಿಗುವಾಗಿತ್ತು. ಪ್ರಜೆಗಳಿಗೆ ರಾಣಿಯಲ್ಲಿ ತುಂಬಾ ವಿಶ್ವಾಸ ಮತ್ತು ಗೌರವವನ್ನು ಕೊಡುತ್ತಿದ್ದಳು. ಹುಸುಬಾಹಿನಿಯ ಸೇನಾಧಿಪತಿಯಾದ ಮೇಲೆ ಕನ್ನಾನೂರಿನ ಸೈನ್ಯವೆಂದರೆ ಮಲಯಾಳದಲ್ಲಿಲ್ಲ. ಆಡಳಿತವೆಂದರೆ ಇತ್ತು. ಇಂಗ್ಲೀಷರು ಕೂಡಾ ಕನ್ನಾನೂರಿನ ಸೈನ್ಯದ ಮೇಲೆ ಹೆಚ್ಚು ಗಮನವಿಟ್ಟಿದ್ದರು. ಇಂಗ್ಲೀಷ್ ಅಧಿಕಾರಿಗಳಿಗೆ ಹೇಗಾದರೂ ಕನ್ನಾನೂರನ್ನು ಅಧೀನ ರಾಜ್ಯವಾಗಿ ಮಾಡಿಕೊಳ್ಳಬೇಕೆಂಬ ಹಂಬಲವಿತ್ತು. ವಸ್ತುತಃ ಅದಕ್ಕೆ ಅನೇಕ ಪ್ರತಿಬಂಧಕಗಳಿದ್ದವು. ಆ ರಾಜ್ಯಗಳಲ್ಲಿ ಕನ್ನಾನೂರಿನ ರಾಣಿಯ ಮೇಲೆ ಕೈವಿತ್ತವ ಧೈರ್ಯವಿರಲಿಲ್ಲ. ಕನ್ನಾನೂರನ್ನು ಜಯಿಸುವುದು ಇತರ ರಾಜರಿಗೆ ಅಸಂಭವವೇ ಆಗಿತ್ತು. ಇಂಗ್ಲೀಷರು ತಾವಾಗಿ ಕನ್ನಾನೂರಿನ ಮೇಲೆ ಬೀಳುವುದಕ್ಕೆ ಕಾರಣವಿರಲಿಲ್ಲ. ಒಂದೆರಡು ಬಾರಿ ಕ್ಷುಲ್ಲಕ ಕಾರಣಗಳು ಪ್ರಾಪ್ತವಾದಾಗಲೂ ಕುಂಪಣಿ ಅಧಿಕಾರಿಗಳು ರಾಣಿಯ ಮೇಲೆ ಯುದ್ಧ ಹೂಡುವ ಪ್ರಯತ್ನಕ್ಕೆ ಪ್ರೋತ್ಸಾಹವಿರಲಿಲ್ಲ.

ಬೀಬೀರಾಣಿಯು—ಖಾನನ ಪ್ರಣಯವು ದಿನದಿನಕ್ಕೆ ಪ್ರಗಾಢವಾಗುತ್ತಲೇ ಇತ್ತು. ರಾಣಿಗೆ ರಾಜಕೀಯವಿಲ್ಲದೇ ಇರಲಿಲ್ಲ. ಇಯಜ್‌ಖಾನನನ್ನು ರಾಜನನ್ನಾಗಿ ಮಾಡಿ ಈ ಇಡೀ ಮಲಬಾರನ್ನು ಆಳಬೇಕೆಂದು ಅವಳಿಗೆ ಆತ್ಮಾಶೆ ಇತ್ತು. ಒಂದು ಸಕ್ಷ ಪ್ರತ್ಯಕ್ಷವಾಗಿ ಇಯಜ್‌ಖಾನನು ರಾಜನಾಗಿ ಸರರಾಜರೊಡನೆ ಯುದ್ಧವು ಸಂಭವಿಸಿದರೆ ಇಂಗ್ಲೀಷರಿಗೂ-ಇಯಜ್‌ಖಾನನಿಗೂ ಯುದ್ಧವು ಪ್ರಾಪ್ತವಾದರೆ ಇಯಜ್‌ಖಾನನಿಗೇ ಸಂಪೂರ್ಣ ಜಯವೆಂದು ಬೀಬೀರಾಣಿಯು ಖಚಿತಾರ್ಥವಾಗಿ ಕೊಂಡಿದ್ದಳು.

ಬೀಬೀರಾಣಿಯು ಈ ಅರ್ಥವನ್ನು ಎಷ್ಟೋ ಬಾರಿ, ಎಷ್ಟೋ ವಿಧವಾಗಿ ಇಯಜ್‌ಖಾನನಿಗೆ ತಿಳಿಸಿದ್ದಳು. ಅವನನ್ನು ಒತ್ತಾಯಪಡಿಸುತ್ತಿದ್ದಳು. ಮುಂದೆ ಕೊಳ್ಳುತ್ತಿದ್ದಳು. ಇಯಜ್‌ಖಾನನನ್ನು ಕನ್ನಾನೂರಿನ ಅರಮನೆಗೂ ಒಂದು ಬಾರಿ ಬರಬೇಕೆಂದು ರಾಣಿಯು ನಿರ್ಬಂಧಪಡಿಸುತ್ತಲೇ ಇದ್ದಳು.

ಇಂದು ಕನ್ನಾನೂರಿನಲ್ಲಿ ದೀಪಾವಳಿ ಹಬ್ಬ! ಹಿಂದೂಜನರಿಗಿಲ್ಲಾ ಬಲು ಗದ್ದಲ ಅರಮನೆಯಲ್ಲಿಯೂ ಇಂದುಗಳಾಗಿ ಆ ಹಬ್ಬವನ್ನು ನಿಜಂಭಣೆಯಿಂದ ನಡೆಸುತ್ತಾರೆ. ಈ ದಿನ ಅಲ್ಲಿಸೇಟರು ಅರಮನೆಗೆ ಬರುವುದಾಗಿ ಒಪ್ಪಿದ್ದಾರೆ. ರಾಣಿಯು ತನ್ನ ಮಹಲೆಲ್ಲವನ್ನೂ ತಾನೇ ಅಲಂಕರಿಸುತ್ತಿದ್ದಾಳೆ. ಅವಳು ಇಯಜ್‌ಖಾನನ ಬಾಯಿಂದಲೇ ಸೋನಾಮಹಲಿನ ಸೊಬಗನ್ನು ಕೇಳಿದ್ದಾಳೆ. ಇಂದ. ತನ್ನ

ಮೋತೀಮಹಲು ಸೋನಾಮಹಲಿಗಿಂತಲೂ ಅಲಂಕಾರವಾಗಿರಬೇಕೆಂದು ಬೀಬಿಯ ಆಶೆ ಇಂದಿನ ಸಡಗರದಲ್ಲಿ ರಾಣಿಯು ಪ್ರಾತಃಕಾಲದಿಂದಲೂ ಉಂಡಿಲ್ಲ. ಊಟ ಉಪಚಾರಗಳಿಗೆ ಅವಳಿಗೆ ಅವಕಾಶವೇ ದೊರೆತಿಲ್ಲ ಜಳಗಿಸಿಂದಲೂ ಅವಳ ಮನಸ್ಸಿನಲ್ಲಿ ಅಂದಿನ ಸಂಧ್ಯಾಕಾಲದ ನಿರೀಕ್ಷಣೆಯೇ ಆಗಿದೆ ಸಿಮಿಷ ನಿಮಿಷವೂ ಎಷ್ಟು ಹೂತ್ತಿಗೆ ಈ ಸೂರ್ಯನು ಅಸ್ತಾಚಲವನ್ನು ಸೇರುತ್ತಾನೆ ಎಂಬುದೇ ಅವಳ ಮನಸ್ಸಿನ ಆವೇಗ ಆ ಸಂಧ್ಯಾಕಾಲ ಆ ರಾತ್ರಿಯ ಕಲ್ಪನೆಗಳು ರಾಣಿಯ ಮನಸ್ಸಿನ ಮೇಲೆ ಅನಂತವಾಗಿ ಏಳುತ್ತಿವೆ ಅಲ್ಲಿಸೇಟನು ಇಂದು ಅರಮನೆಗೆ ಬರುತ್ತಾನೆ. ಅವನನ್ನು ಹಿಂದಕ್ಕೆ ಹೋಗಲು ಬಿಡುವುದೇ ಇಲ್ಲ ಎಂದು ಮನಸ್ಸಿನಲ್ಲಿಯೇ ಕಟ್ಟಿ ಪಾಕುತ್ವಾಳಿ ಆ ಸುಂದರ ಕಲ್ಪನಾತರಂಗಗಳಲ್ಲಿ ಒಂದೊಂದು ಬಾರಿ ಸೋನಾಮಹಲು ಎದ್ದುಬರುತ್ತದೆ ಅಲ್ಲಿ ದಾಲತ್ತಳ ಉಜ್ವಲ ಸೌಂದರ್ಯವು ಪ್ರತ್ಯಕ್ಷನಾದಂತೆ ಭಾಸವಾಗುತ್ತದೆ ಬೀಬೀರಾಣಿಯ ಹೃದಯದಲ್ಲಿ ಅಂಧಕಾರವು ಮೂಡುತ್ತದೆ ಇಲ್ಲ! ಇಲ್ಲ! ಆ ಸೋನಾಮಹಲು ಈ ಲೋಕದಲ್ಲಿಲ್ಲ! ಅದು ಎಲ್ಲೋ ಯಾವ ಲೋಕದಲ್ಲಿಯೋ ಇದೆ ನಾವು ಈ ಲೋಕದಲ್ಲಿದ್ದೇವೆ ಈ ಮೋತೀಮಹಲಿನಲ್ಲಿ ದ್ದೇವೆ ಅಲ್ಲಿಸೇಟನು ಇಲ್ಲಿದ್ದಾನೆ ನಾವಿಬ್ಬರೂ ಈ ಲೋಕದವರು ಎಂದುಕೊಳ್ಳುತ್ತಾಳೆ ಹೃದಯದಲ್ಲಿ ಪ್ರಣಯದ ಪ್ರಕಾಶವೇಳುತ್ತದೆ, ಅದರಲ್ಲಿ ಸೋನಾಮಹಲು ದಾಲತ್ ಎಲ್ಲವೂ ಅಂತರ್ಧಾನವಾಗುತ್ತವೆ

ಬೀಬೀರಾಣಿಯು ಸಡಗರದಲ್ಲಿ ಓಡಿಯಾಡುತ್ತಾ ಕಲ್ಪನಾತರಂಗಗಳಲ್ಲಿ ಮುಳುಗಿ ಏಳುತ್ತಾ ಇರುವಂತೆಯೇ ಸಂಧ್ಯಾಕಾಲವಾಯಿತು

ರಾಜಮಹಲ್ನಿವೂ ದೀಪಮಾಲೆಗಳಿಂದ ಅಲಂಕೃತವಾಗಿದೆ ಆ ದೀಪಮಾಲಾಲಂಕೃತವಾದ ಅರಮನೆಯು—ನಕ್ಷತ್ರಲೋಕವು ಭೂಮಿಗೆ ಇಳಿದು ಬಂದಂತೆ ಮನೋಹರವಾಗಿ ರಾರಾಜಿಸುತ್ತಿದೆ ಆಕಾಶದಲ್ಲಿ ಕತ್ತಲು ಕವಿಯುತ್ತಿದೆ ಸ್ವಲ್ಪ ಹೂತ್ತಿನೊಳಗಾಗಿಯೇ ಅರಮನೆಯ ಮಹಾದ್ವಾರದಲ್ಲಿ ಮ್ಯಾನಾ ಬರುತ್ತಿರುವುದನ್ನು ರಾಣಿಯು ಮೇಲಿನ ಗವಾಕ್ಷದಿಂದ ಕಂಡಳು ಆ ಮ್ಯಾನಾ ಅರಮನೆಯೊಳಗೆಹೊಕ್ಕು ಮೋತೀಮಹಲಿನ ಹೊರ ಅಂಗಳದಲ್ಲಿ ಇಳಿಸಲ್ಪಟ್ಟಿತು. ಆ ಭವ್ಯವಾದ ದೀಪಾವಳಿಗಳಿಂದಲಂಕೃತವಾದ ಸತಾಕೆಗಳಿಂದ ಶೋಭಿತವಾದ ಅರಮನೆಯ ನೈಭವವನ್ನು ಆಶ್ಚರ್ಯದಿಂದ ನೋಡುತ್ತಾ ಅಲ್ಲಿಸೇಟನು ಮ್ಯಾನಾದಿಂದ ಇಳಿದನು. ಶುಭ್ರವಸನಾ ಲಂಕೃತಿಯರಾದ ಸುಂದರಿಯರಿಬ್ಬರು ಮಂದಹಾಸವದನೆಯರಾಗಿ ಬಂದು ಸೇಟನನ್ನು ಮೋತೀಮಹಲಿನೊಳಗೆ ಕರೆದೊಯ್ದರು ಖಾನನು ಸುತ್ತಲೂ ನೋಡುತ್ತಾ ಮೆಲ್ಲಡಿಯಿಡುತ್ತ ಅವರನ್ನು ಹಿಂಬಾಲಿಸಿ ಹೋದನು ಅಂತಃಪುರವನ್ನು ಪ್ರವೇಶಿಸುತ್ತಲೇ ಆ ಅಹ್ಲಾದಕರವಾದ ದೀಪಗಳು, ಅಗರುಬತ್ತಿಯ ಸುವಾಸನಾ ವಾಸಿತವಾದ ಹಜಾರ

ಆ ಹಜಾರದಲ್ಲಿ ಘಮಘಮಿಸುವ ಪುಷ್ಪಾಲಂಕಾರಗಳು. ಆ ಅನರ್ಘಸನಗಳನ್ನು ಅಲಂಕರಿಸಿಟ್ಟಿರುವ ರೀವಿ. ಇವೆಲ್ಲವನ್ನೂ ಕಂಡು ಅಲ್ಲೇಸೇಟನು ಮುಗ್ಧನಾದನು ದಿವ್ಯಾಲಂಕಾರಗಳಿಂದ ಶೋಭಿಸುತ್ತಿರುವ ಬೀಬೀರಾಣಿಯು ನಗುತ್ತ ನಲಿಯುತ್ತ ಸೇಟನನ್ನು ಹಜಾರದಲ್ಲಿ ಎದುರುಗೊಂಡಳು ಖಾನನನ್ನು ಮುಗುಳುನಗಯಿಂದ ಸ್ತುತಿಸಿ ವೃದುಹಸ್ತದಿಂದ ಹಸ್ತಲಾಘವವನ್ನಿತ್ತು ಆಸನದಲ್ಲಿ ಕುಳಿರಿಸಿದಳು

ಸೇಟನು ಆ ದಿವ್ಯಾಸನದಲ್ಲಿ ಕುಳಿತು ಪಕ್ಕದಲ್ಲಿ ಕುಳಿತಿರುವ ಬೀಬಿಯ ವೃದುಹಸ್ತಗಳನ್ನು ಸವರುತ್ತಾ 'ಬೀಬೀ! ಇದೇನು, ಇಂದು ಈ ಮೋತೀಮಹಲಿನಲ್ಲಿ ಇಷ್ಟೊಂದು ಸಂಭ್ರಮ? ಈ ದೀಪಾಲಂಕಾರಗಳೇನು? ಈ ಪುಷ್ಪಸೌರಭವೇನು? ಈ ಸುಗಂಧಪರಿಮಳವೇನು? ಈ ನಿನ್ನ ಉಜ್ವಲಾಲಂಕಾರಗಳೇನು?' ಎಂದನು

"ಅಲ್ಲೇಸೇಟರೇ! ಇದೆಲ್ಲಾ ನಿಮಗಾಗಿ! ಎಂದೂ ನಮ್ಮ ಮಹಲಿಗೆ ಬರಲು ಒಪ್ಪದಿರುವ ನೀವು ಇಂದು ಅನುಗ್ರಹ ಮಾಡಿದ್ದೀರಿ ಇಂದು ಹಿಂದೂಗಳ ಹಬ್ಬ! ನೀವು ಅರ್ಥ ಹಿಂದುಗಳು"

"ಬೀಬಿ! ನಾನು ಹಿಂದುವಲ್ಲ. ಹೈದರಲ್ಲೇಖಾನರ ಕುಮಾರ! ಈ ಹಬ್ಬಗಳೆಲ್ಲಾ ನನಗೆ ನೆನಪೇ ಇಲ್ಲ ಆದರೆ ಇಂದು ಈ ನಿನ್ನ ವೈಭವದ ದರ್ಶನವೇ ಒಂದು ದೊಡ್ಡ ಹಬ್ಬ. ಬೀಬಿ! ನಿನ್ನ ಪ್ರಣಯವು ಅಮೃತದಂತೆ ಮಧುರವಾದುದು ಪುಷ್ಪವು ಹೇಗೆ ಪರಿಮಳವನ್ನು ಬೀರುತ್ತದೋ ಹಾಗೆ ನಿನ್ನ ಪ್ರಣಯಮಾಧುರ್ಯಕ್ಕೆ ತಕ್ಕಂತೆ ಈ ಪ್ರೇಮಧಾಮವನ್ನು ನಿರ್ಮಿಸಿದ್ದಿ ನಾನು ಇಂತಹ ಸ್ವರ್ಗಮಂದಿರದಲ್ಲಿ ನಿನ್ನ ಈ ದಿವ್ಯ ಸಾನ್ನಿಧ್ಯದಲ್ಲಿ ನಿನ್ನ ಕೈಯಲ್ಲಾಡುವ ಪರಿಮಳದಂತಾಗಿದ್ದೇನೆ" ಎಂದು ಹೇಳುತ್ತಾ ಬೀಬಿಯ ಕೈಯನ್ನೆತ್ತಿ ಮುಂಗೈಯನ್ನು ಚುಂಬಿಸಿದನು

ಬೀಬಿಯು ಖಾನನ ಕಂಠದ ಮೇಲೆ ತನ್ನ ತೋಳನ್ನು ಹಾಕಿ ಬಾಹುಬಂಧನದಿಂದ ಖಾನನನ್ನು ಬಗ್ಗಿಸಿ, "ಖಾನರೇ! ನಿಜವಾಗಿ ಹೇಳಿ ಈ ಮೋತೀಮಹಲು ಸೋನಾಮಹಲಿಗಿಂತಲೂ ಮನೋಹರವಾಗಿರುವುದೇ?" ಎಂದಳು

ಖಾನನ ಮುಖ ಛಾಯೆಯು ಥಟ್ಟನೆ ಬದಲಾಯಿತು. ಖಾನನು ದೀರ್ಘ ನಿಶ್ಚಯವನ್ನು ಬಿಟ್ಟು "ಬೀಬೀ, ನೀನು ಮುಗ್ಧ ತರುಣಿ. ಸೋನಾಮಹಲಿನ ವಿಚಾರವನ್ನು ನೀನರಿಯೆ. ಸೋನಾಮಹಲು ಭೋಗಮಂದಿರವಲ್ಲ. ಅದು ದಾನ-ಧರ್ಮಗಳ ಭಂಡಾರ ಆಹು ದೀನರಿಗೆ, ಅನಾಥರಿಗೆ, ಆರ್ತರಿಗೆ ಸ್ವರ್ಗಧಾಮ ಅಲ್ಲಿರುವುದು ದೈವೀಪ್ರಕಾಶ, ಈ ಮೋತೀಮಹಲು ನಿನ್ನ ಪ್ರೇಮಧಾಮ. ಇದು ಪ್ರತ್ಯಕ್ಷವಾಗಿ ಸ್ವರ್ಗವನ್ನು ಅನುಭವ ಮಾಡುವ ಕ್ಷೀರಸಾಗರ, ನೋಡು, ಬೀಬೀ! ನೀನು ನನಗಾಗಿ, ನನ್ನ ಆಸಂದ ಕ್ಷಣ ಈ ಕ್ಷೃಂಗಾರ ಸೌಧವನ್ನು ನಿರ್ಮಿಸಿರುವೆ. ನಾವು ಈ ಕ್ಷೀರಸಾಗರದಲ್ಲಿ ರಾಜ

ಹಂಸಗಳಂತೆ ವಿಹರಿಸೋಣ. ನಿನ್ನ ಒಂದು ಕ್ಷಣದ ಅನಂದಕ್ಕಾಗಿ ನಾನು ನನ್ನ ಸರ್ವ ಸ್ವವನ್ನೂ ಅರ್ಪಣ ಮಾಡಲು ಸಿದ್ಧನಾಗಿದ್ದೇನೆ” ಎಂದನು

ಬೀಬಿಯು ಅಂತಃಪುರದೊಳಗೆ ಹೋಗಿ ಚಿನ್ನದ ಮಧುಪಾತ್ರೆಯನ್ನು ತಂದಳು. ಖಾನನೂ ಬೀಬಿಯೂ ಮಧುಪಾನ ಮಾಡಿದರು. ಈ ಪ್ರಣಯಿಗಳು ಮಧುಪಾನ ಮತ್ತರಾಗಿ, ಪರಸ್ಪರಾಲಿಂಗನವನ್ನು ಮಾಡಿ ಪರಸ್ಪರ ಚುಂಬಿಸುವಷ್ಟರಲ್ಲಿ-ಚಿನ್ನದ ಪಂಜರದಲ್ಲಿದ್ದ ಗಿಣಿಯು “ಬೀಬೀ ! ಬೀಬೀ ! ಬಾ !” ಎಂದು ಕೂಗಿತು. ಬೀಬಿಯು ಚಕಿತಳಾಗಿ, ಖಾನನ ಸಮೀಪದಿಂದ ಸರಿದು. ಹಾರಿಹೋಗಿ ಪಂಜರದ ಸಮೀಪದಲ್ಲಿ ಬಾಗಿ ನಿಂತು, ಹಣ್ಣು ತೆಗೆದು ಗಿಣಿಗೆ ಕೊಟ್ಟು, “ಮಜನು ಮಜನು” ಹಣ್ಣು ತಿನ್ನು ಎಂದಳು ಆ ಗಿಣಿಯು ಕೊಕ್ಕಿನಿಂದ ಹಣ್ಣನ್ನು ಕುಕ್ಕಿ, ರಸವಸ್ತುವ ಮಾಡತೊಡಗಿತು.

ಬೀಬಿಯು ಉಪಚಾರೋಕ್ತಿಗಳಿಂದ ಖಾನನನ್ನು ಊಟಕ್ಕೆ ಎಬ್ಬಿಸಿದಳು. ಅವರಿಬ್ಬರೂ ಒಂದೇ ಚಿನ್ನದ ತಟ್ಟೆಯಲ್ಲಿ ಭೋಜನ ಮಾಡುತ್ತಾ ಮಾತನಾಡುತ್ತ ಭೋಜನವನ್ನು ಪೂರೈಸಿದರು. ಭೋಜನೋತ್ತರ ದಾಡಿಮ ಬೀಜಗಳನ್ನು ಕೈಯಲ್ಲಿ ತೆಗೆದು ಕೊಂಡು ಬೀಬಿಯು ಖಾನನಿಗೆ ತಿನ್ನುವುದಕ್ಕೆ ಕೊಟ್ಟಳು. ಖಾನನು “ನೀನು ಲೈಲಾ!” ಎಂದು ಹೇಳುತ್ತ ಆ ದಾಡಿಮ ಬೀಜಗಳನ್ನು ತಾನು ತೆಗೆದುಕೊಂಡು ಆ ಗಿಣಿಗೆ ತಿನ್ನು ಸುವುದಕ್ಕೆ ಹೋದನು. ಆ ಗಿಣಿಯು ತಿನ್ನಲಿಲ್ಲ.

“ಈ ಗಿಣಿಯು ದಾಡಿಮ ಬೀಜಗಳನ್ನು ತಿನ್ನುವುದಿಲ್ಲವೇಕೆ ?” ಎಂದು ಕೇಳಿದನು

ಬೀಬಿಯು “ಖಾನರೇ ! ನನ್ನ ಗಿಣಿಯು ಪುರುಷರು ಕೊಟ್ಟ ಹಣ್ಣನ್ನು ತಿನ್ನುವುದಿಲ್ಲ !” ಎಂದು ನಕ್ಕಳು.

ಖಾನನು “ನಾನು ತಿನ್ನಿಸುತ್ತೇನೆ, ನೋಡು !” ಎಂದು ಹೇಳುತ್ತಾ “ಮಜನು ! ಮಜನು ! ತಿನ್ನು” ಎಂದು ಹೇಳಿ, ಒಂದೊಂದಾಗಿ ದಾಡಿಮ ಬೀಜಗಳನ್ನು ಆ ಗಿಣಿಗೆ ತಿನ್ನಿಸುತ್ತಾ ಗಿಣಿಯೊಡನೆ ಮಾತನಾಡುತ್ತಾ ಇದ್ದನು.

ಖಾನನು ಬೀಬಿಯನ್ನು ಮರತೇಬಿಟ್ಟನು !

ಅಂತಃಪುರದೊಳಗಿನ ಕೋಣೆಯಿಂದ ಸಿತಾರವು ಧ್ವನಿ ಮಾಡಲಾರಂಭಿಸಿತು ! ಆ ರಾಗ ಮಾಧುರ್ಯವು ಮಂದಿರವನ್ನೆಲ್ಲಾ ಆವರಿಸಿ ಝೇಂಕರಿಸ ತೊಡಗಿತು. ಆ ರಾಗೋನ್ನತವಾದ ಶುಕ್ರವು “ಮಜನು-ಮಜನು ಹೋಗು !” ಎಂದು ಕೂಗಿತು ! ಖಾನನು ಹಿಂದಿರುಗಿ ನೋಡಿದನು. ಬೀಬಿಯು ಇರಲಿಲ್ಲ !

ಖಾನನು ಸಿತಾರನ ಧ್ವನಿಯಾಗುತ್ತಿರುವ ಕೋಣೆಯೊಳಗೆ ಅಡಿ ಇಟ್ಟನು.

ಆ ಸೊಗಸಾದ ಶಯನಗೃಹಲ್ಲಿ ಚಿನ್ನದ ಪರ್ಯಂಕದ ಮೇಲೆ ಹಂಸತೂಲಿತಾ

ತಲ್ಲದಲ್ಲಿ ಕುಳಿತು ಸಿತಾರವನ್ನು ತಾರಸ್ವರದಲ್ಲಿ ಬಾರಿಸುತ್ತಿರುವ ಮೋಹಿನಿಯನ್ನು ಕಂಡನು ಬೆಳ್ಳನೆಯ ಜರತಾರಿಯ ಸ್ವಲ್ಪವನ್ನಟ್ಟಿದ್ದಳು ಆ ಸೀರೆಯ ಕುಚ್ಚ ಮಂಚದ ಕೆಳಗೆ ವೆಲ್ಲಮೆಲ್ಲನೆ ಹಾರುತ್ತಿತ್ತು ಆ ತುಳಕ್ಕೆ ಸರಿಯಾಗಿ ಅಲಗಾಡು-
ರುವ ಪಾದ ಯುಗ್ಮಗಳಲ್ಲಿ ಮುತ್ತಿನ ಸರಗಳು ಕುಣಿಯುತ್ತಿದ್ದವು ತೊಡೆಯ ಮೇಲೆ ಸಿತಾರವು ಅಡ್ಡಲಿಂದ ಮಲಗಿತ್ತು ಕಟಕ್ ದೇಶದಲ್ಲಿ ವಜ್ರದ ಕಟಿಬಂಧವು (ಡಾಬು) ವಿರಾಜಿಸುತ್ತಿತ್ತು ಕರೀಬಣ್ಣದ ಕಂಚುಕವು ಸ್ತನಗಳನ್ನು ಬಗಿದು ಕಟ್ಟಿತ್ತು ಅದರ ಮೇಲೆ ಮುಕ್ತಾಹಾರವು ನರ್ತಿಸುತ್ತಿತ್ತು ಎಳಸಾದ ವನೋಹರವಾದ ಎರಡು ಕೈಗಳೂ ಸಿತಾರವನ್ನು ಹಿಡಿದಿದ್ದವು ಬೆರಳುಗಳ ವಜ್ರದುಂಗರವು ಕಣ್ಣು ಕುಕ್ಕುತ್ತಿತ್ತು ಮುಂಗೈಯಲ್ಲಿ ಕಟ್ಟಿದ್ದ ಮುತ್ತಿನ ಮೂರಳೆಯ ಸರವು ಸಿತಾರದ ಮೇಲೆ ಕ್ರೇಡಿಸುತ್ತಿತ್ತು ವಜ್ರದ ಬಾಹುಬಂದಿಗಳು ಆ ದೀರ್ಘವಾದ ತೋಳುಗಳ ಮೇಲೆ ಕಂಗೂ-
ಸುತ್ತಿದ್ದವು ಬೆಳ್ಳನೆಯ ಕಂಠವನ್ನು ಪಚ್ಚೆಯ ಸರವು ಅಲಂಕರಿಸಿತ್ತು ಕಿವಿಗಳಲ್ಲಿ ನೇರಳೆಹಣ್ಣಿನಂತಹ ನೀಲಮಣಿಗಳು ಅಡುತ್ತಿದ್ದವು ಬಿಚ್ಚಿದ ಕೇಶದಾವವು ಆ ಪರ್ಯಂಕದ ಮೇಲೆಲ್ಲಾ ಹಾರುತ್ತಿತ್ತು ಆ ವಿಶಾಲವಾದ ಹಣ, ಕೆಂಪಾದ ಕರ್ಪೋಲಿಗಳು, ಅದುರುತ್ತಿರುವ ಅಧರಗಳು, ಮುಗುಳುನಗೆಯನ್ನು ಸೂಸುತ್ತಿರುವ ದಂತಗಳು, ಅಲಸವಾದ ಪ್ರಕಾಶಮಾನವಾದ ಉಜ್ವಲವಾದ ನೇತ್ರಯುಗ್ಮ, ಆ ಸೋಗಿನ ನೋಟವು ಖಾನನನ್ನು ಕರೆಯುತ್ತಿತ್ತು ಅವನನ್ನು ಮೋಹದಲ್ಲಿ ಮುಳುಗಿಸಿ, ತೇಲಿಸುತ್ತಿತ್ತು.

ಖಾನನು ಮೋಹವಿಹ್ವಲನಾಗಿ "ಬೀಬಿ ಬೀಬಿ" ಎನ್ನುತ್ತಾ ಹಾರಿ ಹೋಗಿ ಮನದಣಿಯ ಆ ಕರ್ಪೋಲಿಗಳನ್ನು ಚುಂಬಿಸಿದನು

ಬೀಬಿಯು ಸಿತಾರವನ್ನು ಬಾರಿಸುತ್ತಲೇ ಇದ್ದಳು ಖಾನನು ಈ ರೂಪಮೋಹದಿಂದ ಎಚ್ಚತ್ತು ಆ ಗಾನಮಾಧುರ್ಯದಲ್ಲಿ ಮುಳುಗಿದನು ವಿಲಾಸಿಗಳು ಹೇಗಿದ್ದರೇನು ? ಅವರ ಆಶೆಗಳು ಏನಾದರೇನು ? ಕಾಲಚಕ್ರವು ತಿರುಗುತ್ತಲೇ ಇರುತ್ತದ ಬಾಲಸೂರ್ಯನು ನಿಸಿಯನ್ನು ತಳ್ಳಿ ಅರುಣಕಾಂತಿಯಿಂದ ಮೆರೆಯತೊಡಗಿದನು

ಪ್ರಾತಃಕಾಲ ಬೀಬೀರಾಣಿಯು ಮಜ್ಜನಾಲಂಕಾರವನ್ನು ತೀರಿಸಿಕೊಂಡು ಖಾನನ ಸಾನ್ನಿಧ್ಯವನ್ನು ಸೇರಿದಳು "ಖಾನರೇ ! ನಾವಿಬ್ಬರೂ ಭಗವಂತನ ಸಾಕ್ಷಿಯಾಗಿ ಪತಿಪತ್ನಿಯರು. ನೀವು ಈ ರಾಜ್ಯದ ರಾಜತ್ವವನ್ನು ಸ್ವೀಕರಿಸಿ ನಾನು ಈ ಕರ್ಕಶವಾದ ರಾಜಕೀಯವನ್ನು ಇನ್ನು ಮೇಲೆ ನೋಡಲಾರೆ" ಎಂದಳು

"ಬೀಬಿ ! ನಾನು ದೇವರನ್ನು ನಂಬುವುದಿಲ್ಲ ಅಂತರಾತ್ಮ ಸಾಕ್ಷಿಯಾಗಿ ನಾವು ದಂಪತಿಗಳು. ನಾನು ಈ ರಾಜ್ಯವನ್ನು ಪರಿಗ್ರಹಿಸುವುದಿಲ್ಲ. ಈ ರಾಜ್ಯದ ರಾಣಿ ಲತಾಪತಿ ನಿನ್ನನ್ನು ಮನಸಾರ ಪರಿಗ್ರಹಿಸಿದ್ದೇನೆ. ಅದೇ ನನ್ನ ಸರ್ವಸ್ವ"

“ಖಾನರೇ! ನೀವು ಈ ಮೋತೀಮಹಲಿನಲ್ಲಿಯೇ ಇರಬೇಕು. ನಾನು ನಿಮ್ಮನ್ನು ಕೋಬೇಬಂದರಿಗೆ ಕಳಿಸಲೊಪ್ಪುವುದಿಲ್ಲ.”

“ಪ್ರಿಯೆ! ಬೀಬಿ, ನೀನು ಮಹಾರಾಣಿಯೆಂಬುದನ್ನು ಮರೆಯಬೇಡ ನಾನು ಈ ಅಂತಃಪುರದಲ್ಲಿ ಆ ಪಂಜರದಲ್ಲಿರುವ ಶುಕರಾಜನಂತೆ ಇದ್ದರೆ ನನ್ನ ಈ ಬ್ರಹ್ಮಾಂಡ ವ್ಯಾಪಾರವು ಹೇಗೆ ನಡೆಯಬೇಕು ? ನಾನು ಮುಂದಿನ ರಣಾಂಗಣವನ್ನು ನಿರ್ಮಾಣ ಮಾಡುವುದು ಹೇಗೆ ? ನಾನು ಕೋಬೇಬಂದರಿನಲ್ಲಿದ್ದು ಮತ್ತೊಂದು ಮೈಸೂರು ಯುದ್ಧವನ್ನು ಎತ್ತಿಕಟ್ಟುತ್ತೇನೆ ರಣಕ್ಷೇತ್ರದಲ್ಲಿ ಇಂಗ್ಲೀಷರೂ ಫ್ರೆಂಚರೂ ಹೋರಾಡುವಂತೆ ಮಾಡುತ್ತೇನೆ ಮರಾಟರೂ ಹೃದರಾಬಾದಿನವರೂ ಬಂದು ಮೈಸೂರಿನ ರಣಕ್ಷೇತ್ರದ ಅಗ್ನಿಕುಂಡದಲ್ಲಿ ಬೀಳುವಂತೆ ವ್ಯೂಹವನ್ನು ಕಲ್ಪಿಸುತ್ತೇನೆ ಹಣವಿಲ್ಲದೇ ಕೊರಗುತ್ತಿರುವ ಸುಲ್ತಾನರ ಭಂಡಾರಕ್ಕೆ ಸ್ವರ್ಣಪ್ರವಾಹವು ಹರಿಯುವಂತೆ ಮಾಡಿ ಅವರಿಗೆ ಶಕ್ತಿಯನ್ನು ಕೊಡುತ್ತೇನೆ ನಾನು ಆ ರಣಕ್ಷೇತ್ರದಲ್ಲಿ ಮುಂದೆ ನಿಂತು ಹೋರಾಡಿ, ಈ ದಕ್ಷಿಣ ಹಿಂದೂಸ್ಥಾನದಲ್ಲಿ ಒಬ್ಬ ಅಲೆಗಾಂಡರನು ಹುಟ್ಟಿದ್ದಾನೆ—ಎಂದು ಆಸಮುದ್ರಾಂತ ಪೃಥ್ವಿಯು ಕೊಂಡಾಡುವಂತೆ ಮಾಡುತ್ತೇನೆ. ಇಡೀ ಹಿಂದೂಸ್ಥಾನದಲ್ಲಿ ಸುಲ್ತಾನರಾಜ್ಯವು ಸ್ಥಾಪನೆಯಾಗುತ್ತದೆ ನೀನು ಅದಕ್ಕೆ ಶಕ್ತಿಯನ್ನು ಕೊಡು ಪಾಮರ ರಮಣಿಯಂತೆ ಈ ನಿನ್ನ ಜೀವನವನ್ನು ಕಳೆಯಬೇಡ. ನೀನು ವೀರರಮಣಿಯಾಗಿ ನನಗೆ ಉತ್ತೇಜನ ಕೊಡು” ಎಂದನು

ಬೀಬಿಯು ಅವಾಕ್ಯಾದಳು

ಅಲ್ಲೇಸೇಟನು ಬೀಬೀರಾಣಿಯನ್ನು ಕರೆದುಕೊಂಡು ಕೋಬೇಬಂದರಿನಲ್ಲಿರುವ ತನ್ನ ಅವಾಸಸ್ಥಾನಕ್ಕೆ ಹೊರಟುಹೋದನು.

ಕಾಳೇಶ್ವರಕ್ಷೇತ್ರ

ದಾಲತ್ ರಾಣಿಯವರೂ, ರಾಧಾರಾಣಿಯವರೂ ಮಂಗಳೂರಿನ ಪ್ರಕರಣವನ್ನು ಪೂರೈಸಿಕೊಂಡು ನಗರಕ್ಕೆ ಹಿಂದಿರುಗಿದರು ಮಂಗಳೂರಿನ ಸಮಾಚಾರವನ್ನೆಲ್ಲಾ ಕರ್ಣಾಕರ್ಣಿಯಾಗಿ, ಘಾತಿಮಾಬೇಗಂ ಕೇಳಿದಳು ಅವಳಿಗೆ ಅತ್ಯಂತ ದುಃಖನಾಯಿತು “ಈ ಜಗತ್ತಿನಲ್ಲಿ ಟಿಪ್ಪುವನ್ನು ಎದುರಿಸುವವರೇ ಇಲ್ಲವೇ? ಅಂಥಾ ವಿರನೊಬ್ಬನು ಜನ್ಮವೆತ್ತಲಿಲ್ಲವೆ?” ಎಂದು ಹಲುಬಿದಳು ಟಿಪ್ಪೂಸುಲ್ತಾನನನ್ನು ಇಯಜ್‌ಖಾನನು ಎದುರಿಸಿದನು ಹಸರಿಲ್ಲದೇ ಹೋದನು ಈ ಹುಸೇನ್‌ಖಾನನ ಮೇಲೆ ಎಷ್ಟೋ ಭರವಸೆ ಇಟ್ಟಿದ್ದ ಅವನು ನೀರಿನ ಗುಳ್ಳೆಯಂತೆ ಹಾರಿಹೋದನು ಮತ್ತಾವ ಪುರುಷನಿದ್ದಾನೆ ? ಇಲ್ಲ! ನಾನು ಇನ್ನಮೇಲೆ ಪುರುಷರನ್ನು ನಂಬುವುದೇ ಇಲ್ಲ. ಟಿಪ್ಪುವಿಗೆ ನಾನೇ ಪ್ರತೀಕಾರ ಮಾಡುತ್ತೇನೆ ಎಂದುಕೊಂಡಳು. ಈ

ದೌಲತ್‌ರಾಣಿಯವರ ಆಶ್ರಯದಲ್ಲಿ ನಾನು ಇರಬಾರದು. ಇವರೆಲ್ಲರೂ ಸುಲ್ತಾನನ ಕಡೆಯವರು. ನಾನಾಗಿ ಇಲ್ಲಿಗೆ ಬರಲಿಲ್ಲ ಬಡಾಫಕೀರರು ನನ್ನನ್ನು ಇಲ್ಲಿರುವಂತೆ ಆಜ್ಞಾಪಿಸಿದರು ಆದರೇನು ? ಬಡಾಫಕೀರರು ದೇವರ ಮನುಷ್ಯರು ! ಅವರಾದರೂ ಈ ಸುಲ್ತಾನನ ಅಪರಾಧಕ್ಕೆ ತಕ್ಕ ಶಿಕ್ಷೆ ಮಾಡಿದರೇನು ? ಹೀಗೆ ನಾನಾವಿಧವಾಗಿ ಘಾತಿಮುಳ ಮನಸ್ಸು ಕಳವಳಿಸುತ್ತಿತ್ತು ಘಾತಿಮುಳು ದರಿಯಾಬಾಗನ್ನು ಬಿಟ್ಟು ಹೊರಡುವ ನಿಶ್ಚಯವನ್ನು ಮಾಡಿದಳು ಅಂದಿನ ದಿನವೇ ರಾಧಾರಾಣಿಯವರ ಭೇಟಿಯನ್ನು ಮಾಡಿ, ಘಾತಿಮುಳು ತಾನು ದರಿಯಾಬಾಗನ್ನು ಬಿಟ್ಟು ಹೊರಡುವುದಾಗಿ ರಾಣಿಯವರಲ್ಲಿ ತಿಳಿಸಿದಳು—

ರಾಧೆ—ಘಾತಿಮಾಬೇಗಂ, ತಾವು ಈ ಸ್ಥಳದಲ್ಲಿ ನಿರ್ಭಯವಾಗಿರಬಹುದು ಈ ಸ್ಥಳವನ್ನೇಕೆ ಬಿಟ್ಟುಹೋಗುತ್ತೀರಿ ?

ಬೇಗಂ—ರಾಣಿಯವರೇ ! ತಾವು ನನಗೆ ಪ್ರಾಣದಾನ ಮಾಡಿದ್ದೀರಿ ಮಾನವನ್ನು ಸಂರಕ್ಷಿಸಿದ್ದೀರಿ ಇಷ್ಟು ದಿನಗಳು ನನ್ನನ್ನು ಕಾಪಾಡಿದ್ದೀರಿ ಇಲ್ಲಿ ಒಂದು ವರ್ಷಕಾಲವಿದ್ದರೂ ನನ್ನ ಮನಸ್ಸು ಶಾಂತವಾಗಲಿಲ್ಲ ಸುಲ್ತಾನರು ದಿವಾನರವರ ಮೇಲೆ ತೋರಿಸಿದ ಕ್ರೌರ್ಯ ! ನನ್ನ ಮೇಲೆ ನಡೆಸಿದ ಅತ್ಯಾಚಾರಗಳ ನೋವು, ನನ್ನ ಹೃದಯದಲ್ಲಿ ಅಂಟಿದ. ಅದಕ್ಕೆ ಪ್ರತಿಕ್ರಿಯೆಯನ್ನು ಮಾಡಬೇಕೆಂದು ಸ್ವತಃ ಕ್ಷಣವೂ ಮನವು ಉದ್ವೇಗಗೊಳ್ಳುತ್ತದೆ

ರಾಧೆ—ಹೌದು ! ಬೇಗಂಸಾಹೇಬ್ ! ಸುಲ್ತಾನರ ಅಚಾರತುರ್ಯದಿಂದ ತಮ್ಮ ಬಾಳು ಮಣ್ಣುಪಾಲಾಯಿತು ! ಆದರೆ ಪ್ರತಿಕ್ರಿಯೆ ಮಾಡುವ ಉದ್ವೇಗದಿಂದ ತಾವು ಅಡಿಗಡಿಗೆ ತೊಂದರೆಯಲ್ಲಿ ಸಿಲುಕುತ್ತೀರಿ !

ಬೇಗಂ—ರಾಣಿಯವರೇ ! ನನಗೆ ತೊಂದರೆಯೆಂದರೇನು ?— ಟಿಪ್ಪೂಸುಲ್ತಾನ ರಿಂದ ಆದಷ್ಟು ಹಾನಿಯು ಮತ್ತೆಲ್ಲಿಯೂ ಯಾರಿಂದಲೂ ನನಗೆ ಸಂಭವಿಸದು !

ರಾಧೆ—ಘಾತಿಮಾ ! ನಿಮ್ಮ ಈ ಜಗನ್ನೋಹಕವಾದ ರೂಪ, ಯೌವನಗಳು ನಿಮಗೆ ಶತ್ರು !

ಘಾತಿಮುಳು—(ನಾಚಿಕೆಯಿಂದ) ತಲೆಬಾಗಿರಾಣಿಯವರೇ ! ತಮ್ಮ ಜಾಜ್ಜಲ್ಯ ಮಾನವನಾದ ರೂಪಸಂಪತ್ತಿಗಿಂತಲೂ, ನನ್ನ ಈ ಹಾಳುರೂಪವು ಮೋಹಕವಾದುದೆ ?

ರಾಧೆ—(ಮುಗುಳುನಗೆ ನಗುತ್ತಾ) ಘಾತಿಮಾ ! ನನ್ನರೂಪ ಯೌವನಗಳಿಗೆ ಬೆಂಕಿ ಬೀಳಲಿ ! ಅದನ್ನು ಎಂದೂ ಭಗವಂತನಲ್ಲಿ ಅರ್ಪಣೆ ಮಾಡಿದ್ದೇನೆ ಆದುದರಿಂದಲೇ ನನಗಿಷ್ಟು ಧೈರ್ಯ ! ನನಗೆ ಮೋಹವಿಲ್ಲ ! ಭೋಗೇಚ್ಛೆ ಇಲ್ಲ ! ಕ್ರೋಧ ದ್ವೇಷಗಳಿಲ್ಲ ! ನಿಮ್ಮ ಮಾತು ಹಾಗಲ್ಲ. ನೀವು ಸುಖಸಾಮ್ರಾಜ್ಯವನ್ನು ಅನುಭವಿಸಿ

ದ್ವೀರಿ ! ಅದರಿಂದಲೇ ಇಂದು ಇಷ್ಟೊಂದು ಮಹತ್ತರವಾದ ಕ್ರೋಧವು ನಿಮ್ಮನ್ನು ಆವರಿಸಿದೆ !

ಬೇಗಂ— ಇಲ್ಲ ! ರಾಣಿಯವರೇ ! ಇಂದಿನ ನನ್ನ ಸ್ಥಿತಿಯು ಹಾಗಿಲ್ಲ ! ನನಗೆ ಧೈರ್ಯವಿದೆ ತಮ್ಮ ಗುಣಗಳೆಷ್ಟೋ ನನ್ನಲ್ಲಿ ಪ್ರತಿಬಿಂಬಿಸಿವೆ ನಾನಿಂದು ವೀರರಮಣಿಯಾಗಿ ಜಯಿಸಬಲ್ಲೆ ! ನನಗೆ ಅಪ್ಪಣೆ ಕೊಡಿರಿ ! ನಾನು ಹೋಗುತ್ತೇನೆ.

ರಾಧಾ— ಬೇಗಂಸಾಹೇಬ್ ! ತಮ್ಮಲ್ಲಿ ಚೈತನ್ಯವಿದೆ ಉದ್ರೇಕವಿದೆ ಕ್ರೋಧವಿದೆ, ಅಂಧಾನರನ್ನು ಈ ಪ್ರಪಂಚ ಸಂಗ್ರಾಮದಲ್ಲಿ ಸಂನ್ಯಾಸಿಗಳಂತೆ ಇಡುವುದು ಸಾಧ್ಯವಿಲ್ಲ ಭಲವು ಸ್ತ್ರೀಯರ ಸ್ವಭಾವ! ಎಷ್ಟೋ ಸಂದರ್ಭಗಳಲ್ಲಿ ಹೆಂಗಸರು ಸಾಹಸ ಮಾಡಿದ್ದು ನೋಡಿದ್ದೇನೆ ಮಾಡಿರಿ ! ಭಗವಂತನು ನಿಮ್ಮನ್ನು ರಕ್ಷಣೆ ಮಾಡಲಿ ! ತಮಗೆ ಯಾವಾಗ ಎಂಥಾ ಕಷ್ಟ ಬಂದರೂ ನಾನೂ ಸಹಾಯ ಮಾಡಲು ಸಿದ್ಧಳಾಗಿ ದ್ದೇನೆ

ಬೇಗಂ— ದೇವಿಯವರೇ ! ತಮ್ಮ ಉಸಕಾರಕ್ಕೆ ನಾನು ಯಾವಾಗಲೂ ಋಣಿಯಾಗಿದ್ದೇನೆ

ರಾಧಾ— ಬೇಗಂಸಾಹೇಬ್ ! ತಮ್ಮ ಜವಾಹಿರಿಗಳು, ಧನಕನಕಗಳು ನಮ್ಮಲ್ಲಿವೆ ಅದನ್ನೆಲ್ಲಾ ತಾವು ತೆಗೆದುಕೊಂಡು ಹೋಗಬಹುದು !

ಬೇಗಂ— ರಾಣಿಯವರೇ ! ಅದನ್ನೆಲ್ಲಾ ತಮಗೆ ಕಾಣಿಕೆಯಾಗಿ ಒಪ್ಪಿಸಿದ್ದೇನೆ. ನಾನು ಇಂದಿನಿಂದ ಭಿಕಾರಿಣಿ !

ರಾಧೆ— ಘಾತಿಮಾಬೇಗಂ ! ನಾನು ನಿಮ್ಮ ಕಾಣಿಕೆಯನ್ನು ಪರಿಗ್ರಹಿಸುವುದಿಲ್ಲ ತಾವು ಭಿಕಾರಿಣಿಯಲ್ಲ ! ಮಹಾನುಭಾವರಾದ ದಿವಾನರವರ ಧರ್ಮಪತ್ನಿ ! ತಾವು ಆಮರಣಾಂತ ಸೌಭಾಗ್ಯದಲ್ಲಿಯೇ ಬದುಕಬೇಕು ಈ ಐಶ್ವರ್ಯಕ್ಕೆ ತಾವು ಅಧಿಕಾರಿಣಿ !

ಬೇಗಂ— ನಾನು ತಮ್ಮ ದಾಸಿ ! ಆಜ್ಞಾಧಾರಕಳು ! ಇಂದು ತಾವು ಈ ನನ್ನ ಕಾಣಿಕೆಯನ್ನು ಪರಿಗ್ರಹಿಸದಿದ್ದರೆ, ಅದು ತಮ್ಮಲ್ಲಿ ನನ್ನದಾಗಿ ಇರಲಿ ! ನಾನು ಮೇಷಧಾರಿಣಿಯಾದ ಬಿಕ್ಷುಕಳಾಗಿ ಹೋಗುವೆನು ! ಅದೃಷ್ಟವಿದ್ದರೆ ಮತ್ತೊಂದು ದಿನ ಮತ್ತೊಮ್ಮೆ ತಮ್ಮ ದರ್ಶನ ಮಾಡುವೆನು ನಾನು ಪ್ರಾಣತ್ಯಾಗ ಮಾಡುವುದಾದರೆ, ಆ ಸಮಯದಲ್ಲಿ ತಮಗೆ ಅಭಿಜ್ಞಾನವನ್ನು ಕಳಿಸುವೆನು ! ತಮ್ಮ ಆಶೀರ್ವಾದವು ನನ್ನ ಮೇಲೆ ಇರಲಿ ! ಎಂದು ಹೇಳಿ ಕಣ್ಣೀರಿಡುತ್ತಾ ವಂದಿಸಿ ಪ್ರಯಾಣಕ್ಕೆ ಅಪ್ಪಣೆಯನ್ನು ಪಡೆದಳು ದೌಲತ್ ರಾಣಿಯವರಲ್ಲಿ ಹೋಗಿ ತನ್ನ ಸಂಕಲ್ಪವನ್ನು ಹೇಳಿದಳು. ಅವರು ಪ್ರತಿರೋಧ ಮಾಡಲು ಎಷ್ಟೋ ಪ್ರಯತ್ನ ಮಾಡಿದರು ಕೊನೆಗೆ ಬೇಗಂವರನ್ನು ಭಿಕಾರಿಣಿಯಾಗಿ ಕಳುಹಿಸಿಕೊಡಲಾರದೇ ಬಿಕ್ಕಿ ಬಿಕ್ಕಿ ಅತ್ತರು. ಅವರಿಬ್ಬರೂ

ಎಷ್ಟೋ ಹೊತ್ತು ನೀರವವಾಗಿ ಆತ್ತರು. ಕೊನೆಗೆ ಬೇಗಂಸಾಹೇಬಳು ಅಪ್ಪಣೆಯನ್ನು ಪಡೆದು ಹೊರಟಳು ಮಹಮದಾಲಿಯವರ ಗೋರಿಯ ಹತ್ತಿರ ಹೋಗಿ ವಂದಿಸಿದಳು ಧೂಪವನ್ನು ಹಾಕಿದಳು ಕಣ್ಣುಗಳಲ್ಲಿ ಧಾರಾಕಾರವಾಗಿ ನೀರು ಸುರಿಯುತ್ತಿತ್ತು ! ಬೇಗಂಸಾಹೇಬಳಿಗೆ ಪ್ರಜ್ಞೆ ಇರಲಿಲ್ಲ ! ಹಾಗೆಯೇ ಅಳುತ್ತ ಅಳುತ್ತ ಹುಚ್ಚಳಂತೆ ದರಿಯಾಬಾಗನ್ನು ಬಿಟ್ಟು ಹೊರಟಳು !

ಘಾತಿಮಳೆಗೆ ಉದ್ದೇಶವಿಲ್ಲ ಎಲ್ಲಿಗೆ ಹೋಗಬೇಕೆಂಬ ಸಂಕಲ್ಪವಿಲ್ಲ ಯಾರೂ ಆತ್ಮೀಯರಿಲ್ಲ ! ಹೇಗೋ ನಡಿಗೆಯು ಮಾತ್ರ ಮಂಗಳಾನಿನ ಕಡೆಗೆ ಹೋಗುತ್ತಿತ್ತು ! ದಾರಿ ನಡೆನಡೆದು ಒಂದು ಕ್ರೋಶದೂರ ಹೋದಳು ಆಹಾರವಿಲ್ಲ, ನಡೆಯಲು ಶಕ್ತಿ ಇಲ್ಲ ! ದಾರಿಯ ಪಕ್ಕದಲ್ಲಿರುವ ಒಂದು ಕಲ್ಲಿನ ಮಂಟಪದಲ್ಲಿ ಹೋಗಿ ಕುಳಿತಳು ಹಾಗೆಯೇ ನಿದ್ರೆ ಹತ್ತಿತ್ತು ! ಆ ಕಲ್ಲಿನ ಚಪ್ಪಡಿಯ ಮೇಲೆ ಮಲಗಿದಳು. ಚೆನ್ನಾಗಿ ನಿದ್ರೆ ಬಂತು ! ಅವಳೊಂದು ಸ್ವಪ್ನವನ್ನು ಕಂಡಳು ಅದೊಂದು ವಿಚಿತ್ರ ಸ್ವಪ್ನ ! ಸುಲ್ತಾನನು ಒಂದು ಉಚ್ಚಾಸನದಲ್ಲಿ ಕುಳಿತಿರುವಂತೆ, ಸುತ್ತಲೂ ಸಹಸ್ರ ಸಹಸ್ರ ಜನ ಜಂಗಳಿಯು ಕಿಕ್ಕಿರಿದು ಸೀರುವಂತೆ ! ಸುಲ್ತಾನನು ಕ್ರೋಧದಿಂದ ಉತ್ತೇಜಿತನಾಗಿ ಮಾತುಗಳಿಂದ ಅಗ್ನಿ ಜ್ವಾಲೆಗಳನ್ನು ಉಗುಳುತ್ತಿರುವಂತೆ ! ಹುಸೇನನನ್ನು ಶೂಲಕೈರಿಸಿದಂತೆ ! ಒಬ್ಬೊಬ್ಬರಾಗಿ ಸುಲ್ತಾನನ ದರ್ಬಾರಿನ ಸರದಾರರೊಂದರನ್ನೂ ಗಲ್ಲಿಗೆ ಎರಿಸಿದಂತೆ ! ಆ ವೀರರ ಪ್ರಾಣಗಳೆಲ್ಲಾ ಹಾರಿಹೋಗಿ ಆಕಾಶದಲ್ಲಿ ಪಕಪಕನೆ ನಗುತ್ತಿರುವಂತೆ ! ಅನೇಕ ಸ್ತ್ರೀಯರನ್ನು ಬೆತ್ತಲೆಯಾಗಿ ನಿಲ್ಲಿಸಿ, ಕಶಾಘಾತ ಮಾಡಿಸುತ್ತಿರುವಂತೆ-ದಾಲತ್ ಮತ್ತು ರಾಫಿಯರನ್ನು ವೇದಿಕೆಯ ಮೇಲೆ ತಂದು ನಿಲ್ಲಿಸಿ ಕಶಾಘಾತ ಮಾಡಿದಂತೆ ! ಆ ರಾಣಿಯರಿಬ್ಬರೂ ಚೀರಿಕೊಂಡು ರೋದಿಸುತ್ತಿರುವಂತೆ ! ಬೇಗಂಸಾಹೇಬಳು ಕೋಪಗೊಂಡು ಜನಮಧ್ಯದಿಂದ ಭೈರವಿಯಂತೆ ನುಗ್ಗಿ, ಸುಲ್ತಾನನ ಸಮ್ಮುಖದಲ್ಲಿ ಹೋಗಿ ಸಂತು ಟಿಪ್ಪುವನ್ನು ತಿರಸ್ಕರಿಸಿ, ಕರಾರಿಯಿಂದ ಸುಲ್ತಾನನ ವಕ್ಷಸ್ಥಳದಲ್ಲಿ ತಿವಿದಂತೆ ! ಅವನು ಜೀವರಹಿತನಾಗಿ ಭೂಮಿಯ ಮೇಲೆ ಬಿದ್ದು ಹೊರಳುತ್ತಿರುವಂತೆ ! ತಾನು ಗಹಗಹಿಸಿ ನಗುತ್ತಿರುವಂತೆ ಸ್ವಪ್ನವನ್ನು ಕಂಡಳು ! ಎಚ್ಚರವಾಯಿತು ! ತನ್ನ ಸ್ವಪ್ನವು ನಿಜವೋ ಎಂದು ಸುತ್ತಲೂ ನೋಡಿದಳು. ಮತ್ತೊಮ್ಮೆ ನೋಡಿದಳು. ಇದು ನಿಜವಲ್ಲ ! ಸ್ವಪ್ನ ! ಎಂದು ನಿಟ್ಟುಸಿರು ಬಿಟ್ಟಳು ಆದರೂ ಎದೆಯ ಗುಂಡಿಗೆಯು ಬಡಿದುಕೊಳ್ಳುತ್ತಿತ್ತು.

ಅಷ್ಟರಲ್ಲಿ ಬಳಕು ಹರಿಯಿತು. ಆ ಮಾರ್ಗವಾಗಿ ಯುವತಿಯೊಬ್ಬಳು ಹೋಗುತ್ತಿದ್ದಳು ಅವಳು ಮಂಟಪದ ಕಡೆ ತಿರುಗಿ ನೋಡಿದಳು ಸಮಾಸಕ್ಕೆ ಬಂದು ನೋಡಿದಳು. ಘಾತಿಮಳನ್ನು ಕಂಡು ಅವಳಿಗೆ ಆಶ್ಚರ್ಯವಾಯಿತು. ಯಾರೋ ದೊಡ್ಡ ಮನುಷ್ಯಳು ! ಏಕಾಕಿನಿಯಾಗಿ ಕುಳಿತಿದ್ದಾಳೆ. ಇವಳು ಯಾರಿರಬಹುದು ?

ಎಂದುಕೊಂಡು ಬೇಗಂಸಾಹೇಬಳನ್ನು ಮಾತನಾಡಿಸಿದಳು ಬೇಗಂಸಾಹೇಬಳು ಯಾವ ಪ್ರಶ್ನೆಗಳಿಗೂ ಸರಿಯಾದ ಉತ್ತರವನ್ನು ಕೊಡಲಿಲ್ಲ ಆದರೂ ಆ ಯುವತಿಯು ಬಿಟ್ಟುಹೋಗಲಿಲ್ಲ ತನ್ನೊಡನೆ ಊರಿಗೆ ಬರಬೇಕೆಂದು ಪ್ರಾರ್ಥಿಸಿದಳು ದೇಶಭ್ರಷ್ಟಳಾಗಿ ಹೊರಟ ಫಾತಿಮಳಿಗೆ ಯಾರ ಜೊತೆಯಾದರೇನು ? ಆ ಯುವತಿಯ ಜೊತೆಯಲ್ಲಿ ಹೊರಟಳು ಅವರಿಬ್ಬರೂ ಮಾತನಾಡುತ್ತ ದಾರಿ ನಡೆದರು ಆ ಮಾತುಗಳಿಂದಲೇ ಅವಳೊಬ್ಬ ವಿದ್ರೋಹಿಯೆಂದು ಗೊತ್ತಾಯಿತು

ಅವಳ ಹೆಸರು ಮಾಲತಿ ಸ್ವಲ್ಪ ಕೊತ್ತಿನೊಳಗಾಗಿಯೇ, ಅವರಿಬ್ಬರೂ ಮಾಲತಿಯ ಮನೆಯನ್ನು ಸೇರಿದರು ಫಾತಿಮಳು ಮಾಲತಿಯ ಮನೆಯಲ್ಲಿ ಒಂದೆರಡು ದಿನಗಳನ್ನು ಕಳೆದಳು ಅವಳೆಷ್ಟೋ ವಿದ್ರೋಹದ ಕಥೆಗಳನ್ನು ಹೇಳಿದಳು ಅಷ್ಟರಲ್ಲಿ ಮಾಲತಿಯ ಕಥೆಯು ಬೇಗಂಗಳಿಗೆ ತಿಳಿಯಿತು ಅವಳ ಗಂಡನು ಒಬ್ಬ ವಿದ್ರೋಹಿಯೆಂದು ಅವನು ಆ ಊರಿನ ಸುಬೇದಾರರನ್ನು ಕೊಲೆಮಾಡಿದನೆಂದು, ಅದರಿಂದ ಅವನನ್ನು ಗಲ್ಲಿಗೆ ಹಾಕಿದರೆಂದು ಹೇಳಿದಳು ಭಕ್ತಿಯು ಅವಳಿಗೆ ಜೀವನಕ್ಕೆ ಕೊಡುತ್ತಿದ್ದನೆಂದೂ, ಈಗ ಭಕ್ತಿಯ ವರ್ತಮಾನವೇ ಇಲ್ಲವೆಂದು ದುಃಖದಿಂದ ಹೇಳಿದಳು. ಬೇಗಂಸಾಹೇಬಳು ತನ್ನ ಕಥೆಯನ್ನು ಹೇಳದೇ ತಾನೂ ಭಕ್ತಿಯನ್ನೇ ಅರಸುತ್ತ ಬಂದಿರುವುದಾಗಿ ತಿಳಿಸಿದಳು ಅವರಿಬ್ಬರೂ ಭಕ್ತಿಯನ್ನು ಹುಡುಕಬೇಕೆಂದು ಸಂಕಲ್ಪ ಮಾಡಿದರು

ಮಾರನೆಯದಿನವೇ ಅಲ್ಲಿಂದ ಹೊರಟರು ಹದಿನೈದು ದಿನಗಳಲ್ಲಿ ಮಂಗಳೂರನ್ನು ತಲಸಿದರು ದಾರಿಯುದ್ದಕ್ಕೂ ಅಲ್ಲಿ ಅನೇಕ ವಿದ್ರೋಹಿಗಳನ್ನು ಕಂಡರು. ಭಕ್ತಿಯ ಕಥೆಯನ್ನು ಒಬ್ಬೊಬ್ಬರು ಒಂದೊಂದು ವಿಧವಾಗಿ ಹೇಳುತ್ತಿದ್ದರು ಭಕ್ತಿಯ ನಾಸಕ್ಕಾದ ನುಡುಬಿಬರೆ ಎಂಬುದು ಫಾತಿಮಳಿಗೆ ತಿಳಿದಿತ್ತು ಬಹುಕಷ್ಟದಿಂದ ಬೇಗಂಸಾಹೇಬಳೂ, ಮಾಲತಿಯೂ ಮೂಡುಬಿದರೆಯನ್ನು ಸೇರಿದರು. ಅಲ್ಲಿ ಒಬ್ಬಿಬ್ಬರು ವಿದ್ರೋಹಿಗಳನ್ನು ಕಂಡು ಅವರ ಸಹಾಯದಿಂದ ಬಸ್ತಿಯ ಪಕ್ಕದಲ್ಲಿಯೆ ಭಕ್ತಿಯ ಮನೆಯನ್ನು ಕಂಡುಹಿಡಿದರು ಆ ಮನೆಗೆ ರಕ್ಷಕರಾರೂ ಇರಲಿಲ್ಲ!

ಅಲ್ಲಿ ಒಬ್ಬ ಹುಡುಗನು ಕಾವಲಿರುತ್ತಿದ್ದನು ಬೇಗಂ ಸಾಹೇಬಳು ಅವನನ್ನು ಕಂಡು ಮಾತನಾಡಿಸಿದಳು ಅಲ್ಲಿ ನಾಲ್ವಾರು ದಿನಗಳು ನಾಸಮಾಡಲು ಅವನನ್ನೊಪ್ಪಿಸಿದಳು

ಒಂದು ದಿನ ರಾತ್ರಿ ಇಮಾಮನು ಅಲ್ಲಿಗೆ ಬಂದಿಳಿದನು ಯಾರೋ ಇಬ್ಬರು ಹೆಂಗಸರು ಎರಡು ಮೂರು ದಿನಗಳಿಂದ ಅಲ್ಲಿಗೆ ಬಂದಿದಾರೆಂದು ತಿಳಿಯಿತು. ಅವನು ಆ ಹೆಂಗಸರನ್ನು ಭೇಟಿ ಮಾಡಿದನು. ಉತ್ತರಕ್ಷಣದಲ್ಲಿಯೇ ಅವರು ಬೇಗಂಸಾಹೇಬರೆಂದು ಅವನಿಗೆ ಗೊತ್ತಾಯಿತು. ಅವನು ಬೇಗಂಸಾಹೇಬರಿಗೆ ಪ್ರಣಾಮಮಾಡಿದನು.

ಭಕ್ತಿಯ ಪೂರ್ವೋತ್ತರಗಳನ್ನು ಕುರಿತು ಬೇಗಂಸಾಹೇಬಳು ಇಮಾಂನನ್ನು ವಿಚಾರಿಸಿದಳು ಭಕ್ತಿಯು ಮಲಬಾರಿನಲ್ಲಿದ್ದಾನೆಂದೂ, ತನಗೆ ಆಗಾಗ ಸಮಾಚಾರವು ಬರುತ್ತಿದೆಯೆಂದೂ, ಇಲ್ಲಿಂದ ಅನೇಕರು ಹೋಗಿ ಅಲ್ಲಿಗೆ ಸೇರಿಕೊಳ್ಳುತ್ತಿದ್ದಾರೆಂದೂ, ಅವರಿಗಿಲ್ಲಾ ಭಕ್ತಿಯು ಸೈನ್ಯದ ತರಬೇತು ಕೊಡುತ್ತಿದಾನೆಂದೂ ಹೇಳಿದನು ಬೇಗಂಸಾಹೇಬರಿಗೆ ಬೇಕಾದ ಏರ್ಪಾಡುಗಳನ್ನೆಲ್ಲಾ ಇಮಾಂನು ಮಾಡಿದನು ಅಂದಿನಿಂದ ಆ ಸ್ಥಳಕ್ಕೆ ಬೇಗಂಸಾಹೇಬಳೇ ಅಧಿಕಾರಿಣಿಯಾದಳು ಹೇಗಾದರೂ ಮಾಡಿ ಕಾರ್ಯಗಳದ ಫಕೀರರನ್ನು ತಾನು ಕಾಣಬೇಕೆಂದು ಬೇಗಂಸಾಹೇಬಳು ಇಮಾಂನಿಗೆ ಹೇಳಿದಳು ಇಮಾಂನು ಎಲ್ಲೆಲ್ಲಿಯೋ ಅಲೆದು ಫಕೀರರನ್ನು ಅಲ್ಲಿಗೆ ಕರತಂದನು ಬೇಗಂಸಾಹೇಬಳಿಗೂ, ಫಕೀರರಿಗೂ ಭೇಟಿಯಾಯಿತು ಒಹಳ ಹೊತ್ತು ಮಾತು ಕಥೆಗಳು ನಡೆದವು. ಪ್ರಸ್ತಾಪತ್ರೇನ ಫಕೀರನು ತನ್ನ ಚರಿತ್ರೆಯನ್ನೆಲ್ಲಾ ಬೇಗಂಸಾಹೇಬಳಿಗೆ ವಿವರವಾಗಿ ತಿಳಿಸಿದನು ಬೇಗಂಸಾಹೇಬರ ಕರುಣಾಜನಕವಾದ ಕಥೆಯನ್ನು ಅವನು ಕೇಳಿ ತಿಳಿದುಕೊಂಡನು ಇದರಿಂದ ಅವನಿಗೆ ಬೇಗಂಸಾಹೇಬಳಲ್ಲಿ ಒಹಳ ಗೌರವವೇರ್ಪಟ್ಟಿತು ಆಗಾಗ ಫಕೀರನು ಇವರ ದರ್ಶನಕ್ಕೆ ಬಂದು ಹೋಗುತ್ತಿದ್ದನು ಇಮಾಂನು ಅಲ್ಲಿಯೇ ಇದ್ದನು ಕ್ರಮಕ್ರಮವಾಗಿ ಅವನು ಬೇಗಂಸಾಹೇಬಳ ಭಕ್ತನಾದನು

ಬೇಗಂಸಾಹೇಬಳ ಸವಾರಿಯು ಅಲ್ಲಿಗೆ ಬಂದಿದೆಯೆಂದು, ವಿದ್ಯೋಹಿಗಳಿಗೆ ಒಬ್ಬರಿಂದ ಒಬ್ಬರಿಗೆ ತಿಳಿಯುತ್ತಾ ಬಂತು! ಅಧಿಕಾರಿಗಳಿಗೂ ಈ ಸಮಾಚಾರವು ಸ್ವಲ್ಪ ಸ್ವಲ್ಪ ತಿಳಿಯಿತು ಪುನಃ ವಿದ್ಯೋಹವು ತಲೆ ಎತ್ತುವುದೋ ಎಂಬ ಭೀತಿಯು ಅಧಿಕಾರಿಗಳಿಗೆ ಹುಟ್ಟಿತು. ಈ ಸಮಾಚಾರವು ಘೌಜುದಾರರಿಗೂ ಗೊತ್ತಾಯಿತು ಆದರೆ ಬೇಗಂಸಾಹೇಬಳು ಯಾರೆಂಬುದು ಮಾತ್ರ ಅವರಿಗೆ ತಿಳಿಯಲಿಲ್ಲ ಒಂದು ದಿನ ಘೌಜುದಾರರೇ ಬಂದು ಬೇಗಂಸಾಹೇಬಳನ್ನು ಭೇಟಿ ಮಾಡಿದರು ಅವರಿಗೆ ಬೇಗಂಸಾಹೇಬರು ದಿವಾನ್ ಮಹಮ್ಮದಾಲಿಯವರ ಧರ್ಮಪತ್ನಿಯೆಂಬುದು ಗೊತ್ತಾಯಿತು ಅವರೊಡನೆ ಹೆಚ್ಚು ಮಾತನಾಡಲು ಘೌಜುದಾರರಿಗೆ ಧೈರ್ಯ ಬರಲಿಲ್ಲ ಒಹಳ ಭಯ ಭಕ್ತಿಗಳಿಂದ ಬೇಗಂಸಾಹೇಬರನ್ನು ವಂದಿಸಿ ಹೊರಟು ಹೋದರು

ಮಾರನೆಯ ದಿನವೇ ಬೇಗಂಸಾಹೇಬರು ಆ ಸ್ಥಳವನ್ನು ಬಿಡಬೇಕೆಂದು ನಿಶ್ಚಯಿಸಿದರು. ಈ ವಿಷಯವನ್ನು ಫಕೀರರೊಡನೆ ಮಾತನಾಡಿದರು. ಇಮಾಂನೂ ಆ ಆಲೋಚನೆಗೆ ಸೇರಿದನು. ಕೊನೆಗೆ ಮೂವರೂ ಅಲ್ಲಿಂದ ಆ ದಿನವೇ ಪ್ರಯಾಣ ಮಾಡುವುದನ್ನು ನಿಶ್ಚಯಿಸಿದರು. ಮಾಲತಿಯೂ ಜೊತೆಯಲ್ಲೇ ಹೊರಟಳು ಬೇಗಂಸಾಹೇಬರು ಈ ಸಣ್ಣ ಪರಿವಾರದೊಡನೆ ಆ ದಿನವೇ ಅಲ್ಲಿಂದ ಹೊರಟರು ಅವರೆಲ್ಲರೂ ಪ್ರಯಾಣದ ಮೇಲೆ ಪ್ರಯಾಣ ಮಾಡಿ, ಕೊಡಗುರಾಜ್ಯಕ್ಕೆ ಹೋಗಿ ಸೇರಿದರು.

ವೀರರಾಜವೇಟೆಗೆ ಒಂದು ಕ್ರೋಶದೂರದಲ್ಲಿ ಕಾಳೇಶ್ವರ ಎಂಬುದೊಂದು ಸ್ಥಳ. ಅಲ್ಲಿಗೆ ರಸ್ತೆ ಇಲ್ಲ ಬೆಟ್ಟಗುಡ್ಡಗಳನ್ನು ಹಾದುಹೋಗಬೇಕು ದಟ್ಟವಾದ ಕಾಡು ದಾರಿ ಕಾವೇರಿನದಿಯು ಜಲಜಲ ಹರಿಯುತ್ತದೆ ನದಿಯ ದಂಡೆಯಮೇಲೆ ಪ್ರಶಸ್ತವಾದ ಈಶ್ವರದೇವಾಲಯ ಅದಕ್ಕೆ ಎದುರಾಗಿ ಮಹಾಕಾಳಯ ಆಲಯ ! ಎರಡೂ ಎದುರು ಬದರಾಗಿವೆ ಸಕ್ಕದಲ್ಲಿ ದೊಡ್ಡ ಜಂಗಮನಾಡಿ ಭತ್ತಗಳು ಮಹದೇವ ಸ್ವಾಮಿ ಎಂಬುವನು ಅದಿಲ್ಲದಕ್ಕೂ ದೊಡ್ಡ ಗುರು ಇದೆಲ್ಲವೂ ನವನಿರ್ಮಾಣ ! ಆದರೂ ಆ ಸ್ಥಳದ ಮಾಹಾತ್ಮ್ಯವು ಬಹಳ ಹರಡಿದೆ ಆ ಗುರುವಿಗೆ ಬಂಗಾರವನ್ನು ಮಾಡುವುದಕ್ಕೆ ಬರುತ್ತದಂತೆ ಆ ಗುರುವು ಮೆಟ್ಟಿದರೆ ರೋಗಗಳು ಗುಣವಾಗುತ್ತವಂತೆ ಆ ಮಹಾಕಾಳಿಗೆ ವರ್ಷ ವರ್ಷ ಶರನ್ನವರಾತ್ರಿಯಲ್ಲಿ ನರಬಲಿ ಕೊಡುತ್ತಾರಂತೆ ಕೊಡಗಿನ ರಾಜರಿಗೂ ಇದೆಲ್ಲಾ ವೇದ್ಯವಾಯಿತು ಅವರು ಅನೇಕ ವೇಳೆ ಬಂದು, ಇಲ್ಲಿ ಗುರುಗಳ ವರ್ಶನ ಮಾಡಿ ಅನುಗ್ರಹವನ್ನು ಪಡೆದುಕೊಂಡಿದ್ದಾರೆ

ಫಕೀರನು ಫಾತಿಮಾ ಬೇಗಂವರನ್ನು ಈ ಸ್ಥಳಕ್ಕೆ ಕರೆದುಕೊಂಡು ಬಂದನು. ಅಲ್ಲಿ ಆ ಗುರುವಿನ ಭೇಟಿ ಮಾಡಿಸಿದನು. ಆ ಮಹದೇವಸ್ವಾಮಿಯು ಬೇಗಂವರನ್ನು ಬಹಳ ಅದರದಿಂದ ಕಂಡನು ಅವರಿಗೆ ಅಲ್ಲಿ ವಾಸಕ್ಕೆ ಬೇಕಾದ ಸಿದ್ಧತೆಗಳನ್ನೆಲ್ಲಾ ಮಾಡಿಸಿಕೊಟ್ಟನು ಮಹದೇವಸ್ವಾಮಿಯೂ, ಫಕೀರನೂ ಅಲ್ಲಿ ಬೇಗಂ ಸಾಹೇಬರು ನಿರ್ಭಯವಾಗಿ ಇರಬಹುದೆಂದು ಭರವಸೆ ಕೊಟ್ಟರು ಆ ಸ್ಥಳದಲ್ಲಿರುವ ಸಂಪತ್ತೆಲ್ಲವೂ ಭಕ್ತಿಯವರದೆಂದೂ, ಬೇಗಂವರು ಅದರ ಅಧಿಷ್ಠಾತ್ರಿಯಂತೆ ಅವರಿಗೆ ಬೇಕಾದ ಕಾರುಬಾರುಗಳನ್ನು ನಡೆಸಬಹುದೆಂದೂ ತಿಳಿಸಿದರು ಬೇಗಂ ಸಾಹೇಬಳಿಗೆ ಈ ಸ್ಥಳವು ಬಹಳವಾಗಿ ಒಪ್ಪಿತು ಅಲ್ಲಿ ಬೇಗಂಸಾಹೇಬಳು ವಸತಿ ಮಾಡಲು ಅರಂಭಿಸಿದಳು ಇನಾಮನೂ, ಮಾಲತಿಯೂ, ಬೇಗಂವರ ಜೊತೆಯಲ್ಲಿಯೇ ಇರುತ್ತಿದ್ದರು ಫಕೀರನೂ ಬಹುಮಟ್ಟಿಗೆ ಕಾಳೇಶ್ವರದಲ್ಲಿಯೇ ವಾಸ ಮಾಡುತ್ತಿದ್ದನು

ಕೊಡಗಿನ ರಾಜ್ಯದಲ್ಲಿ ಕಾಳೇಶ್ವರವು ಬಹಳ ಪ್ರಸಿದ್ಧಿಗೆ ಬಂದಿತು ಐಶ್ವರ್ಯವಂತರು, ದಂದರು, ಎಲ್ಲರೂ ದೇವರ ಸಂದರ್ಶನಕ್ಕೆ ಬರುತ್ತಾರೆ ಎಷ್ಟೋ ಕುಟುಂಬಗಳು ಹರಕೆಗಳನ್ನು ಸಲ್ಲಿಸಲು ಬರುತ್ತಾರೆ ಜಂಗಮರಿಗೆ ಭೋಜನಗಳು ನಡೆಯುತ್ತವೆ ಹೊಟ್ಟೆಗಿಲ್ಲದ ದಟ್ಟ ದಂದರಿಗೆ ಅನ್ನ ಸಿಕ್ಕುತ್ತದೆ ಅನಾಥಸ್ತ್ರೀಯರಿಗೆ ರಕ್ಷಣೆಯು ದೊರೆಯುತ್ತದೆ ಕೊಡಗಿನ ರಾಜರೂ ರಾಣೀವಾಸದವರೂ ರಾಜಕುಟುಂಬದವರೂ ಆಗಾಗ ಈ ಕ್ಷೇತ್ರಕ್ಕೆ ಬಂದು ಹೋಗುತ್ತಾರೆ

ಈ ಕಾಳೇಶ್ವರಕ್ಕೆ ಸುಮಾರು ಅರ್ಧ ಮೈಲು ದೂರದಲ್ಲಿ ಬೇಗಂಸಾಹೇಬಳು

ನಾಸಮಾಡುವ ಮನೆ ! ಈ ಭಕ್ತರಿಗೆಲ್ಲಾ ಬೇಗಂಸಾಹೇಬಳ ಹೆಸರು ಪ್ರಸಿದ್ಧವಾಗಿದೆ ಅನೇಕರು ಬೇಗಂಸಾಹೇಬಳ ಭೇಟಿ ಮಾಡುತ್ತಾರೆ ಭಾಗ್ಯವಂತರ ಮನೆಗೆ ಹೆಂಗಸರು ಆಸಕ್ತಿಯಿಂದ ಬೇಗಂಸಾಹೇಬಳ ಭೇಟಿ ಮಾಡುತ್ತಾರೆ. ಇದೆಲ್ಲಾ ರಾಜರ ಕಿವಿಗೂ ಮುಟ್ಟಿತು ರಾಜರಿಗೂ ಒಮ್ಮೆ ಬೇಗಂಸಾಹೇಬಳ ಭೇಟಿ ಮಾಡಬೇಕೆಂದು ಆಶೆ ! ಆದರೆ ದೊಡ್ಡ ಅಂತಸ್ಸಿನ ಮುಸಲ್ಮಾನ ಹೆಂಗಸರನ್ನು ಭೇಟಿ ಮಾಡುವುದು ಸುಲಭ ಸಾಧ್ಯವಿಲ್ಲವೆಂದು ಆ ರಾಜರಿಗೂ ಶಂಕೆ ! ಆ ಬೇಗಂಸಾಹೇಬಳ ವಿಚಾರವಾಗಿ ಏನೇನೋ ಕಥೆಗಳು ಹುಟ್ಟಿ ಹಬ್ಬಿವೆ ಯಾರಿಗೂ ನಿಜವಾದ ಸಮಾಚಾರವು ಗೊತ್ತಿಲ್ಲ ಬೇಗಂಸಾಹೇಬಳ ವಿಚಾರದಲ್ಲಿ ಜನರಾದಿಕೊಳ್ಳುವ ಮಾತುಗಳೆಲ್ಲಾ ಅತಿಶಯೋಕ್ತಿಯ ಶಿಖರವನ್ನು ಮುಟ್ಟಿವೆ ಅಂತೂ ಕೊಡಗಿನಲ್ಲಿ ಮನೆ ಮನೆಯಲ್ಲೆಯೂ ಬೇಗಂಸಾಹೇಬಳ ಹೆಸರು ಪ್ರಸಿದ್ಧವಾಗಿದೆ

ಈ ಕಾಳೇಶ್ವರದಲ್ಲಿ ರಾಜಕೀಯವಿಲ್ಲದೇ ಇಲ್ಲ ! ಪುಂಖಾನು ಪುಂಖವಾಗಿ ರಾಜಕೀಯವು ನಡೆಯುತ್ತಿತ್ತು ಆ ಸಮಯದಲ್ಲಿ ಕೊಡಗಿನ ರಾಜರು ಟಿಪ್ಪು ಸುಲ್ತಾನರ ಸ್ನೇಹ ಮಾಡಬೇಕೆ ? ಕುಂಪಣಿಯವರ ಸಹಾಯವನ್ನು ಹೊಂದಬೇಕೆ ಎಂಬ ಪ್ರಶ್ನೆಯು ಅಲ್ಲಲ್ಲಿ ಚರ್ಚೆಯಾಗುತ್ತಿದ್ದಿತು. ಕೊಡಗಿನ ರಾಜನು ಶೂರನೇನೋ ನಿಜ ! ಆದರೆ ಭೋಗಪರಾಯಣ ! ಕೊಡಗಿನ ಮುಖ್ಯ ಮುಖ್ಯ ಜನರಿಗೆ ರಾಜನನ್ನು ಕಂಡರ ಸರಿಬೀಳುತ್ತಿರಲಿಲ್ಲ ! ಅದಕ್ಕೆ ಅನೇಕ ಕಾರಣಗಳಿದ್ದುವು ಮುಖ್ಯವಾಗಿ ರಾಜನ ನೀತಿ ಬಾಹಿರವಾದ ಹುಚ್ಚು ಹುಚ್ಚು ನಡವಳಿಕೆಗಳೇ ಅಸಮಾಧಾನಕ್ಕೆ ಕಾರಣ ! ರಾಜನು ಜನಪ್ರಿಯನಲ್ಲದಿದ್ದರೂ, ಯುದ್ಧಪ್ರಿಯ ! ಸೈನ್ಯದವರಿಗೆ ಬಹಳ ಉತ್ತೇಜನವನ್ನು ಕೊಡುತ್ತಿದ್ದನು ಧನಕನಕಗಳನ್ನು ಕೊಡುತ್ತಿದ್ದನು ರಾಜನು ಸ್ವಯಂ ವಿಠಲ ಕೊಡಗಿನ ಜನರೂ ವಿಠಲರು ! ಆದರೂ ಸಣ್ಣ ಜನಾಂಗ ! ಒಂದು ದೊಡ್ಡ ಯುದ್ಧ ಸಂಭವಿಸಿದರೆ ಕೊಡಗು ಧೂಳಿಪಟವಾಗಿ ಹೋಗುವುದೆಂದು ರಾಜನು ಭಾವಿಸಿದ್ದನು ಪ್ರತಿಯೊಂದು ರಾಜಕೀಯದಲ್ಲಿಯೂ ತಂತ್ರಗಳನ್ನು ಮಾಡುತ್ತಿದ್ದನು ಆ ತಂತ್ರಗಳೆಲ್ಲಾ ಫಲಿಸುತ್ತಿದ್ದವು ಇದರಿಂದ ಕೊಡಗಿನ ರಾಜನು ಸುಖಲೋಲುಪನಾಗಿದ್ದನು

ಕೊಡಗಿನಲ್ಲಿ ಪ್ರತಿಯೊಂದು ಮನೆತನದವರೂ ಕುಲದ ಯಜಮಾನರು ! ಅವರೆಲ್ಲರೂ ವಿಠಲರು ! ಶ್ರೀರಂಗಪಟ್ಟಣದ ಸುಲ್ತಾನರ ಅಧಿಕಾರದ ನೆರಳು ಕೊಡಗಿನ ಮೇಲೆ ಬೀಳಕೂಡದೆಂದು ಅವರುಗಳ ಹೆಟಿ ! ಕೊಡಗಿನ ರಾಜರು ಸುಲ್ತಾನರಿಗೆ ಅಂಕಿತರಾಗಿದ್ದಾರೆಂದು ಅವರೆಲ್ಲರಿಗೂ ಅಸಮಾಧಾನ ! ಹೀಗೆ ಕೊಡಗು ರಾಜ್ಯವು ಶಾಂತವಾಗಿರಲಿಲ್ಲ ! ಕೊಡಗಿನ ಮನೆತನದ ಹೆಂಗಸರು ಕಾಳೇಶ್ವರಕ್ಕೆ ಬಂದಾಗಲೆಲ್ಲಾ ಕುತೂಹಲವಿಂದ ಬೇಗಂಸಾಹೇಬಳನ್ನು ಭೇಟಿ ಮಾಡುತ್ತಿದ್ದರು ಲೋಕಾಭಿರಾಮವಾಗಿ ಘಾತನಾಡುತ್ತ, ಅವಳುಗಳು ಕೊಡಗಿನ ಸಂಸ್ಕೃತಿಯನ್ನೆಲ್ಲಾ ಬೇಗಂಸಾಹೇಬಳ

ಳಿಗೆ ತಿಳಿಸುತ್ತಿದ್ದರು ತಮ್ಮ ಮನೆಗಳಿಗೆ ಬರಬೇಕೆಂದು ಬೇಗಂಸಾಹೇಬಳಿಗೆ ಆಹ್ವಾನ ಕೊಡುತ್ತಿದ್ದರು ಬೇಗಂಸಾಹೇಬಳು ಆಗಾಗ ಕೊಡಗು ಶೀಮೆಯಲ್ಲಿ ಕೆಲವು ದೊಡ್ಡ ಮನುಷ್ಯರ ಮನೆಗಳಿಗೂ ಹೋಗಿ ಬರುತ್ತಿದ್ದಳು

ಕಾರ್ತಿಕ ಮಾಸದಲ್ಲಿ ಮುತ್ತಣ್ಣನವರು ಅವರ ಪತ್ನಿ ಗೌರಮ್ಮನವರೂ, ಪರಿವಾರ ಸಮೇತವಾಗಿ ಕಾಳೇಶ್ವರಕ್ಕೆ ಬಂದರು ಅವರು ಅಲ್ಲಿಯೇ ಆ ಕಾರ್ತಿಕಮಾಸ ಪೂರ್ತಿಯಾಗಿ ನವತಿ ಮಾಡುತ್ತಾರಂದು ಜನರು ಹಿಡಿಕೊಳ್ಳುತ್ತಿದ್ದರು ಮುತ್ತಣ್ಣನವರು ಕೊಡಗಿನಲ್ಲಿ ಬಲು ದೊಡ್ಡ ಮನುಷ್ಯರು ದೊಡ್ಡ ಸೇನಾನಾಯಕರಾಗಿದ್ದವರು ಹಿಂದೆ ಎಷ್ಟೋ ಯುದ್ಧಗಳಲ್ಲಿ ಪರಾಕ್ರಮವನ್ನು ತೋರಿದವರು ಈಗ ಅವರಿಗೆ ಎಷ್ಟು ವರ್ಷ ವಯಸ್ಸು! ಇದರೂ ಬಹಳ ತೇಜಸ್ವಿಗಳಾಗಿದ್ದರು ಅವರು ಕುಟುಂಬ ಸಮೇತ ಕಾಳೇಶ್ವರದಲ್ಲಿ ದೇವರ ಸೇವೆ ಸಲ್ಲಿಸುತ್ತಿದ್ದರು

ಗೌರಮ್ಮನವರು ಒಮ್ಮೆ ಬೇಗಂಸಾಹೇಬರ ಭೇಟಿ ಮಾಡಿ ಬಂದರು ಅವರ ಒತ್ತಾಯದ ಮೇಲೆ ಮುತ್ತಣ್ಣನವರು ಒಂದು ದಿನ ಬೇಗಂಸಾಹೇಬಳ ಭೇಟಿಗೆ ಹೋದರು ಬೇಗಂಸಾಹೇಬಳು ಮುತ್ತಣ್ಣನವರನ್ನು ಬಹಳವಾಗಿ ಆದರಿಸಿದಳು ಬೇಗಂಸಾಹೇಬಳನ್ನು ಕಾಣುತ್ತಲೇ ಮುತ್ತಣ್ಣನವರಿಗೆ ಬಹಳ ಗೌರವಬುದ್ಧಿಯು ಹುಟ್ಟಿತು! ಮುತ್ತಣ್ಣನವರು ಬಹಳ ಆದರ ವಿಸ್ತಾರಗಳಿಂದ ಬೇಗಂಸಾಹೇಬರ ಪೂರ್ವೋತ್ತರಗಳನ್ನು ವಿಚಾರಿಸಿದರು.

ಬೇಗಂಸಾಹೇಬಳನ್ನು ತನ್ನ ದುಃಖಮಯವಾದ ಕಥೆಯನ್ನು ಯಥೋಚಿತವಾಗಿ ತಿಳಿಸಿದಳು

ಮುತ್ತಣ್ಣ—ಬೇಗಂ ಸಾಹೇಬರೇ, ತಾವು ದಿವಾನ್ ಮಹಮ್ಮದಾಲಿಯವರ ಧರ್ಮಪತ್ನಿಯವರಂದರೆ ನಮಗೆಲ್ಲರಿಗೂ ಪ್ರೇಮ್ಯರು ಯುದ್ಧದೇವತೆಯ ಆರಾಧಕರೆಲ್ಲರಿಗೂ ಮಹಮವಾಲಿಯವರು ಮಹದಾಚಾರ್ಯರು! ಮಿತ್ರರಿಗೂ ಶತ್ರುಗಳಿಗೂ ಅವರಲ್ಲಿ ಸಮಾನಗೌರವ! ದಿವಾನ್‌ರವರು ರಣಕ್ಷೇತ್ರದಲ್ಲಿ ತಂತ್ರವೆಂಬುದನ್ನೇ ಆರಿಯರು! ರಣಧರ್ಮವನ್ನು ಚಾಚೂ ತಪ್ಪದಂತೆ ಪಾಲಿಸಬೇಕೆಂಬುದೇ ದಿವಾನ್ ವೀರಧರ್ಮ! ಅವರು ಸೇನಾಧಿಪತಿಗಳಾಗಿ ಕೊಡಗಿನ ಮೇಲೆ ಯುದ್ಧ ಮಾಡಿದರು ಒಬ್ಬ ಸ್ತ್ರೀಯಳ ಮೇಲೆಯೂ ಮಾನಭಂಗವಾಗಿಲ್ಲ! ಒಂದು ಕಡೆಯೂ ಲೂಟಿ ನಡೆಯಲಿಲ್ಲ ರಾಜರಿಗೆ ಯತ್ಕಿಂಚಿತ್ ಅಪಮಾನವಾಗಲಿಲ್ಲ ಕೊಡಗಿನ ಯುದ್ಧದಲ್ಲಿ ಗೆದ್ದ ಮೇಲೆ ದಿವಾನ್‌ರವರು ಸ್ವತಃ ಅರಮನೆಗೆ ಬಂದರು ರಾಜರನ್ನು ಸೆರೆಹಿಡಿದು ಶಿಬಿರಕ್ಕೆ ಸೆಳೆದೊಯ್ಯಬಹುದಿತ್ತು! ಅವರು ಮರ್ಯಾದೆಯಿಂದ ರಾಜರ ಭೇಟಿ ಮಾಡಿದರು ರಾಜರು ಸೋಲನ್ನು ಒಪ್ಪಿಕೊಳ್ಳಬೇಕೆಂದೂ, ಹೈದರಾಲಿಯವರಿಗೆ ಅಂಕಿತರಾದ ಮಿತ್ರರಾಗಿರಬೇಕೆಂದೂ, ವಿನಯದಿಂದ ಕೇಳಿದರು. ರಾಜರು ಆಸನದಿಂದ ಎದ್ದು ಬಂದು, ಆ ಸೇನಾಧಿಪತಿ

ಗಳನ್ನು ಆಲಿಂಗಿಸಿ—“ಸೇನಾಧಿಪತಿಗಳೇ ! ನೀವು ನಿಜವಾದ ಪರಾಕ್ರಮಶಾಲಿಗಳು ನಿಮ್ಮ ಧೀರತೆಯ ಮುಂದೆ ನಾವು ಎಂದೆದಿಗೂ ಸೋತಿದ್ದೇವೆ ನಾವು ಹೈದರಾಲಿ ಯವರ ಮಿತ್ರರಾಗಿರಲು ತ್ರಿಕರಣಪೂರ್ವಕವಾಗಿ ಒಪ್ಪಿಕೊಂಡಿದ್ದೇವೆ” ಎಂದು ಹೇಳಿ, ಮಹಮದಾಲಿಯವರನ್ನು ಆಸನದ ಮೇಲೆ ಕುಳ್ಳಿರಿಸಿ, ವಿಲ್ಲತ್ತಗಳನ್ನು ಒಪ್ಪಿಸಿ, ವೀರ ಪೂಜೆಯನ್ನು ಮಾಡಿದರು

ಹಳೆಯ ಕಥೆಯನ್ನು ಮುತ್ತಣ್ಣನವರು ಕಣ್ಣೀರು ಸುರಿಸುತ್ತಾ, ಗದ್ದದ ಕಂಠದಿಂದ ಹೇಳಿದರು ಮುಂದುವರಿಯುತ್ತಾ, “ತಾಯಿ! ತಾವು ಶ್ರೀರಂಗಪಟ್ಟಣದಲ್ಲಿದ್ದರೂ ಅಭ್ಯಂತರವೇನಿದೆ ?”

ಬೇಗಂ—ಮಹಾಶಯ ! ಶ್ರೀರಂಗಪಟ್ಟಣದ ಭರದ್ವಾರಿನಲ್ಲಿ ನನಗೆ ಅಗೌರವ ವಾಗಿದೆ ಸುಲ್ತಾನರು ಪ್ರಾರ್ಥಿಸಿದರೂ ನಾನು ಶ್ರೀರಂಗಪಟ್ಟಣದ ಹೋಗಲೊಪ್ಪುವುದಿಲ್ಲ

ಮುತ್ತಣ್ಣ—ತಾವು ಕೊಡಗಿನಲ್ಲಿ ವಸತಿಮಾಡುವುದು ನಮಗಷ್ಟೋ ಸಂತೋಷ ಆದರೆ ತಮ್ಮ ಸವಾರಿಯು ಇಲ್ಲಿಗೆ ಬರಲು ಕಾರಣವೇನು ?

ಬೇಗಂ—ಕೊಡಗು ರಮಣೀಯವಾದ ವನಪ್ರದೇಶ ! ಮತ್ತು ವೀರಭೂಮಿ ! ಇಲ್ಲಿ ನಿರ್ಭಯವಾಗಿರಬಹುದೆಂದು ಬಂದೆ ಇಲ್ಲಿ ಒಬ್ಬ ಘೋರರ ಆಶ್ರಯದಲ್ಲಿದ್ದೇನೆ ತಮ್ಮೃಧಾ ಮಹಾನುಭಾವರ ರಕ್ಷಣೆಯನ್ನು ಬೇಡುತ್ತೇನೆ

ಮುತ್ತಣ್ಣ—ದೇವಿಯವರೇ, ತಮ್ಮ ರಕ್ಷಣೆಯೇ ! ನಾನು ಮುದುಕ! ಆದರೂ ಈ ತೋಳುಗಳಲ್ಲಿ ಬಲವಿದೆ ತಮ್ಮ ರಕ್ಷಣೆಗಾಗಿ ನನ್ನ ಸರ್ವಸ್ವವನ್ನು ಪಣವಾಗಿಟ್ಟು ಭರವಸೆ ಕೊಡುತ್ತೇನೆ

ಬೇಗಂ—ಮುತ್ತಣ್ಣನವರೇ, ತಾವು ನನಗೆ ತಂದೆಗೆ ಸಮಾನರು ಒಂದು ಸುಕ್ಷ್ಮ ಟಿಪ್ಪಣಿಸುಲ್ತಾನರು ನನ್ನ ಮೇಲಿನ ಆಗ್ರಹದಿಂದ ನನ್ನನ್ನು ಹಿಡಿದು ಒಪ್ಪಿಸಬೇಕೆಂದು ಅಜ್ಜಿ ಮಾಡಿದರೆ ?

ಮುತ್ತಣ್ಣ—ತಾಯಿ! ಸುಲ್ತಾನರು ಅಂಥಾ ಸಾಹಸ ಮಾಡಲಾರರು ನಮ್ಮ ರಾಜರು ಸರ್ವಥಾ ಆ ಅಜ್ಜಿಗೆ ತಲೆಬಾಗುವ ಹೇಡಿಗಳಲ್ಲ. ಈ ವೀರಭೂಮಿ ಕೊಡಗು ರಾಜ್ಯ, ತಮ್ಮನ್ನು ಅನ್ಯಾಯವಾಗಿ ಬಿಟ್ಟುಕೊಡುವಷ್ಟು ನಿರ್ವೀರ್ಯವಾಗಿಲ್ಲ ಸುಲ್ತಾನರು ತಮ್ಮ ಕೂದಲು ಸೋಕಬೇಕಾಗರೆ, ಲಕ್ಷಮಂದಿ ಕೊಡಗಿನ ವೀರಾಗ್ರಣಿಗಳ ಶನಗಳನ್ನು ಹಾದು ಬರಬೇಕು ಇಲ್ಲ ತಾಯಿ! ತಮ್ಮ ಭಯವು ಕಲ್ಪನೆಯ ಭಯ! ಅದು ಎಂದಿಗೂ ನಿಜವಾಗಲಾರದು

ಬೇಗಂ ಸಾಹೇಬಳು ಮುಂದೆ ಬಂದು ಮುತ್ತಣ್ಣನವರನ್ನು ವಂದಿಸಿದಳು ಗೌರಮ್ನನವರು ಘಾತಿನುಳನ್ನು ಹಿಡಿದತ್ತಿ, ಆಲಿಂಗಿಸಿ, “ನೀನು ಎಂಥಾ ವೀರಪುರು

ಪನ ಪತ್ನಿಯೆ ! ತಾಯೆ ! ನಿನ್ನಂಥಾ ವೀರರಮಣಿಗೆ ಭಯವೇಕೆ ?” ಎಂದು ಸಂತೈಸಿದರು

ಆ ವೃದ್ಧದಂಪತಿಗಳು ಬೇಗಂಸಾಹೇಬಳ ಅಪ್ಪಣೆ ಪಡೆದು ತಮ್ಮ ಬಿಡಾರಕ್ಕೆ ತೆರಳಿದರು

ಅದೇ ಕಾರ್ತೀಕಮಾಸದಲ್ಲಿ ಕಾಳೇಶ್ವರದಲ್ಲಿ ದೀಪೋತ್ಸವ ! ಆ ಉತ್ಸವಕ್ಕೆ ಮಹಾರಾಜರು ದಯಮಾಡಿಸಿದರು

ಆ ಉತ್ಸವವೆಲ್ಲವೂ ಸೂರೆಸಿದ ನೋಲೆ ಮರುದಿನ ಪ್ರಾತಃಕಾಲ ಮುತ್ತಣ್ಣನವರು ರಾಜರ ಭೇಟಿ ಮಾಡಿದರು ಛಾತಿಮಾಬೇಗಂರವರ ವೃತ್ತಾಂತವೆಲ್ಲವನ್ನೂ ವಿವರಿಸಿ, ತಮಗೂ ಅವರಿಗೂ ನಡೆದ ಮಾತುಕಥೆಗಳನ್ನೆಲ್ಲಾ ನಿವೇದಿಸಿದರು ಆ ದಿನ ಸಂಧ್ಯಾಕಾಲವೇ ರಾಜರು ಬೇಗಂ ಸಾಹೇಬಳ ವಾಸಸ್ಥಾನಕ್ಕೆಹೋಗಿ ಅವರಿಗೆ ಭೇಟಿ ಕೊಡುವುದಾಗಿ ತಿಳಿಸಿದರು ಈ ಭೇಟಿಯು ಬಹಳ ಗುಪ್ತವಾಗಿರಬೇಕೆಂದೂ, ರಾಜರೂ ಮುತ್ತಣ್ಣನವರೂ ಮಾತನಾಡಿಕೊಂಡರು ರಾಜರು ಬೇಗಂಸಾಹೇಬಳ ಭೇಟಿಗೆ ಬರಲು ಅಪ್ಪಣೆಯನ್ನು ಕೋರಿದರು ಬೇಗಂಸಾಹೇಬಳು ಸಂತೋಷದಿಂದ ಒಪ್ಪಿಕೊಂಡಳು

ಬೇಗಂಸಾಹೇಬಳು ಸ್ವಭಾವತಃ ಅಲಂಕಾರಪ್ರಿಯೆ ! ಈ ದಿನ ಕೊಡಗು ರಾಜರು ಬರುವರೆಂದು ಮನೆಯ ಒಳಗೆಲ್ಲಾ ಬಹಳ ಅಚ್ಚರಿಯಿಂದ ಸಿಂಗರಿಸಿದ್ದಳು. ಅಸ್ತಮಾನವಾಗಿ ಕತ್ತಲೆಯು ಕವಿಯುತ್ತಲೇ ವೀರರಾಜರು ಮ್ಯಾನಾದಲ್ಲಿ ಕುಳಿತು ಬೇಗಂಸಾಹೇಬರ ಅವಾಸಕ್ಕೆ ಬಂದರ. ಆಪಾದಮಸ್ತಕವಾಗಿ ಬಿಳಿಯ ದಿರಸನ್ನು ಧರಿಸಿದ್ದನು ಮನೆಯ ಹೆಬ್ಬಾಗಿಲಿನಲ್ಲಿ ಇನಾಮನು ಮರ್ಯಾದೆಯಿಂದ ಮುಜರೆ ಮಾಡಿ, ರಾಜರನ್ನು ಎದುರ ಗೊಂಡು ಮನೆಯೊಳಗೆ ಕರೆದೊಯ್ದನು ಮನೆಯೆಲ್ಲಾ ಉಜ್ವಲ ದೀಪಗಳಿಂದ ಪ್ರಕಾರಮಾನವಾಗಿತ್ತು ಇನಾಮನು ಮುಂದೆ ಮುಂದೆ ವಾರಿ ತೋರಿಸುತ್ತಾ ನಡೆದನು ರಾಜನು ಗಂಭೀರವಾಗಿ ಅಡಿ ಇಡುತ್ತಾ, ಆ ಮನೆಯ ಭವ್ಯತೆಯನ್ನು ನೋಡಿ ಆಹ್ಲಾದಿಸುತ್ತಾ, ವಿಶಾಲವಾದ ಮೆಟ್ಟಿಲುಗಳನ್ನು ಹತ್ತಿ, ಮಹಡಿಯ ನೋಲಿನ ಹಜಾರವನ್ನು ಪ್ರವೇಶಿಸಿದನು ಆ ಹಜಾರದ ಅಲಂಕಾರವನ್ನು ನೋಡಿ ಅಚ್ಚರಿಗೊಂಡನು ಹಜಾರದಲ್ಲಿ ಹಸುರುಒಣ್ಣದ ರತ್ನಗಂಭಳಿಯು ಹಾಸಿದ್ಧಿತು ಅದು ಮೃದುವಾದ ಶಾದ್ವಲದಂತೆ ಶೋಭಿಸುತ್ತಿದ್ದಿತು ರೇಶಿಮೆಯ ಲೋಡುಡಿಂಬುಗಳು ಅಲಂಕೃತವಾಗಿದ್ದುವು ಹಜಾರದ ನಾಲ್ಕು ಕಡೆಗಳಲ್ಲಿಯೂ ಕಂದಿಲು ದೀಪಗಳು ಉರಿಯುತ್ತಿದ್ದುವು ಗೋಡೆಗಳಲ್ಲಿ ಚಿನ್ನದ ವರಕೆನಿಂದ ಕೆತ್ತನೆಯ ಲಸ ಮಾಡಲ್ಪಟ್ಟ ಚಿತ್ರಗಳು ರಂಜಿಸುತ್ತಿದ್ದುವು. ನಾಲ್ಕು ಕಡೆಯೂ ನಶಾತಿ ಕೆಲಸ ಮಾಡಿದ ಬೆಳ್ಳಿಯ ಚಿತ್ರಗಳಿಂದ ಅಲಂಕೃತವಾದ ನಿಲುಗನ್ನಡಿ

ಗಳು ಕಟ್ಟಲ್ಪಟ್ಟಿದ್ದುವು. ಹಜಾರದ ಮಧ್ಯದಲ್ಲಿ ರಜತಪೀಠದ ಮೇಲೆ ಎರಡು ಸ್ವರ್ಣ ಪುತ್ಥಳಿಗಳು ಕೈಯಲ್ಲಿ ಊದುದಾನಿಗಳನ್ನು ಹಿಡಿದು, ಘಮಘಮಿಸುವ ಸುವಾಸನೆಯನ್ನು ಬೀರುತ್ತಿದ್ದುವು. ಇಮಾಮನು ರಾಜನನ್ನು ಆಸನದಲ್ಲಿ ಕುಳ್ಳಿರಿಸಿದನು ಬೇಗಂಸಾಹೇಬಳು ವಸ್ತ್ರದ ಕೋಣೆಯಿಂದ ಬಂದಳು

ಘಾತಿಮಳು ಊದುಬಣ್ಣದ ರೇಶಿಮೆಯ ಸೀರೆಯನ್ನು ಟ್ಟಿದ್ದಳು ಹಳದಿಯ ಬಣ್ಣದ ಜರಿಗೆಯ ಕಂಚುಕವನ್ನು ತೊಟ್ಟಿದ್ದಳು. ಮೇಲೆ ತೆಳುವಾದ ಬಿಳಿಯ ಬಣ್ಣದ ಜರಿಯ ಮೇಲುದುವನ್ನು ಹೊದಿದ್ದಳು ಕೊರಳಲ್ಲಿ ಮೂರಳೆಯ ಮುಕ್ತಾಹಾರವನ್ನಾಧರಿಸಿದ್ದಳು. ಆ ಹಾರವು ಎದೆಯ ಮೇಲೆ ಕ್ರೀಡಿಸುತ್ತಿತ್ತು ನಡೆದು ಬರುವಾಗ ಕಾಲಿನಲ್ಲಿ ಚಿನ್ನದ ಕಾಲುಸರವು ಸಣ್ಣದನಿ ಮಾಡುತ್ತಿದ್ದಿತು ಒಂದು ಕಟ್ಟಲ್ಪಟ್ಟ ಕಬ್ಬಿಯಲ್ಲಿ ಮುತ್ತಿನ ಕುಚ್ಚುಗಳು ನೇತಾಡುತ್ತಿದ್ದುವು ಆ ವಿಶಾಲವಾದ ಜ್ವಲ್ಮಮಾನವಾದ ಕಣ್ಣುಗಳು ಒಂದೇ ಕ್ಷಣದಲ್ಲಿ ರಾಜನನ್ನು ಮೈಮರೆಯುವಂತೆ ಮಾಡಿದುವು ರಾಜನು ತನ್ನ ಮನಸ್ಸಿನ ಚಾಂಚಲ್ಯವನ್ನು ತೋರ್ಪಡಿಸಿಕೊಳ್ಳದೇ ಬೆಗಿಹಿಡಿದು ತಲೆಬಾಗಿ, ಬೇಗಂಸಾಹೇಬಳನ್ನು ವಂದಿಸಿ ಕ್ಷೇಮ ಸಮಾಚಾರವನ್ನು ವಿಚಾರಿಸಿದನು

ಬೇಗಂಸಾಹೇಬಳು ಗಾಂಭೀರ್ಯದಿಂದ ರಾಜನಿಗೆ ಪ್ರತ್ಯಭಿವಾದನ ಮಾಡಿ, ಕುಳಿತುಕೊಳ್ಳುವಂತೆ ಪ್ರಾರ್ಥಿಸಿದಳು

ರಾಜನು ಕುಳಿತುಕೊಂಡು, "ಬೇಗಂಸಾಹೇಬರವರೇ! ತಮ್ಮ ಸಮಾಚಾರವನ್ನು ಕೆಲವು ದಿನಗಳ ಹಿಂದೆಯೇ ನಾನು ಕೇಳಿದ್ದೆ ಮುತ್ತಣ್ಣನವರಿಂದ ಎಲ್ಲವೂ ವಿಶದವಾಗಿ ತಿಳಿಯಿತು ತಾವು ನಮ್ಮ ರಾಜ್ಯಕ್ಕೆ ಬಂದುದು ನಮ್ಮ ಭಾಗ್ಯ" ಎಂದ ಮಾತಿಗೆ ಮೊದಲು ಮಾಡಿದನು

ಬೇಗಂ—ಮಹಾರಾಜರೇ! ನಾನು ವಿಧಿವಿಲಾಸದಿಂದ ಈ ದೇಶಕ್ಕೆ ಬಂದೆ ಆದರೆ, ನಾನು ಇಲ್ಲಿಗೆ ಬಂದಾಗಿನಿಂದಲೂ, ಈ ಕೊಡಗಿನ ಜನರು ತೋರುತ್ತಿರುವ ಆದರ ವಿಶ್ವಾಸಗಳು ನನ್ನ ಮನಸ್ಸನ್ನು ಸಂಪೂರ್ಣವಾಗಿ ಆಕರ್ಷಿಸಿರುವುವು. ಇಂದು ಮಹಾರಾಜರ ದರ್ಶನವಾದುದು ನನ್ನ ಪುಣ್ಯವೆಂದು ಹೇಳಬಹುದು!

ರಾಜ—ದೇವಿಯರೇ! ನಾನು ತಮಗೆ ಏನು ಸಹಾಯ ಬೇಕಾಗಿದ್ದರೂ ಒಂದಿಗಿಬಲ್ಲೆ, ತಾವು ಇಲ್ಲಿ ಸುಖವಾಗಿರಬಹುದು

ಘಾತಿಮಾ—ತಮ್ಮ ಔದಾರ್ಯವನ್ನು ನಾನು ಬಹಳವಾಗಿ ಕೇಳಿದ್ದೇನೆ ನನಗೆ ತಮ್ಮ ರಕ್ಷಣೆಯು ಬೇಕು, ಅಷ್ಟೇ ನನ್ನ ಯಾಚನೆ.

ರಾಜ—ತಾಯಿ, ತಮಗೆ ಯಾರ ರಕ್ಷಣೆಯು ಅಗತ್ಯವೂ ಇಲ್ಲ. ನಮ್ಮ ರಾಜ್ಯದಲ್ಲಿರುವವರನ್ನು ರಕ್ಷಿಸುವುದಂತೂ ನಮ್ಮ ರಾಜಧರ್ಮವೇ ಆಗಿದೆ.

ಫಾತಿಮಾ—ನನಗೆ ಶ್ರಬಲ ಶತ್ರುಗಳಿದ್ದಾರೆ ನನ್ನಿಂದ ಈ ರಾಜ್ಯಕ್ಕೆ ಅಪಾಯ ಸಂಭವಿಸಬಹುದೆಂದು ಭಯಪಡುತ್ತೇನೆ

ರಾಜ—ಕೊಡಗಿಗೆ ಎಂದಿಗೂ ಅಂತಹ ಭಯವಿಲ್ಲ ದೇವಿಯವರೆ, ಸುಲ್ತಾನರವರಿಗೆ ತಮ್ಮ ಮೇಲಿನ ಆಕ್ರೋಶಕ್ಕೆ ಕಾರಣವೇನು ?

ಫಾತಿಮಾ—ಸುಲ್ತಾನರು ದಿವಾನರವರ ಮೇಲೆ ಮಾಡಿದ ಅತ್ಯಾಚಾರದಿಂದ ಕ್ರೂರವಾಗಿ ಹರ ತೊಟ್ಟಿದ್ದೇನೆ

ರಾಜ—ತಮ್ಮ ಹರವೆಂತಹದು ?

ಫಾತಿಮಾ—ಸುಲ್ತಾನರಿಗೆ ಪ್ರತೀಕಾರ ಮಾಡಬೇಕೆಂದು

ರಾಜ—ತಾವು ಎಂತಹ ಪ್ರತೀಕಾರ ಮಾಡಬಲ್ಲೀರಿ ?

ಫಾತಿಮಾ—ಅದು ಇನ್ನೂ ಮನಸ್ಸಿಗೆ ಹೂಳೆದಿಲ್ಲ ಹಗಲಿರುಳೂ ಅದನ್ನೇ ನಾನು ಚಿಂತಿಸುತ್ತಿದ್ದೇನೆ ಸುಲ್ತಾನರಿಗೆ ಏನಾದರೊಂದು ಪ್ರತೀಕಾರ ಮಾಡಬೇಕು. ಇಲ್ಲವೇ, ಪ್ರತೀಕಾರ ಪ್ರಯತ್ನದಲ್ಲಿಯೇ ನಾನು ಮಡಿಯಬೇಕು

ರಾಜ—(ನಗುತ್ತಾ) ಅದಕ್ಕೆ ನಾನೇನು ಸಹಾಯ ಮಾಡಬಲ್ಲೆ ?

ಫಾತಿಮಾ—ಇಲ್ಲ ಸುಲ್ತಾನರ ಮೇಲೆ ಸೇಡು ತೀರಿಸಿಕೊಳ್ಳಲು ತಮ್ಮ ಸಹಾಯವನ್ನು ಕೋರುತ್ತಿಲ್ಲ ಈ ರಾಜ್ಯದಲ್ಲಿ ರಕ್ಷಣೆಯನ್ನು ಮಾಡುತ್ತಿರುವುದೇನೆ

ರಾಜ—ಈ ಕೊಡಗು ರಾಜ್ಯದಲ್ಲಿ ತಾವು ಇರುವವರೆಗೆ ತಮ್ಮ ರಕ್ಷಣೆಯ ಭಾರವು ನಮ್ಮದು ಆದರೆ, ಸುಲ್ತಾನರಂಥಾ ಮಹಾಪ್ರಭಾವಶಾಲಿಗಳ ಮೇಲೆ ತಾವು ಹರ ತೊಟ್ಟಿದ್ದೀರಿ. ಅದಕ್ಕೆ ಸಹಾಯಸಂಪತ್ತು ಏನಿದೆ ?

ಫಾತಿಮಾ—ನನಗೆ ಸಹಾಯಸಂಪತ್ತೆಲ್ಲಿದೆ ? ಟಿಪ್ಪೂಸುಲ್ತಾನರಿಗೆ ಸರಿಸಮ ಸರಾಕ್ರಮಶಾಲಿಗಳಾದ ಇಯಜ್‌ಖಾನರು ಸುಲ್ತಾನರಿಗೆ ವಿರೋಧವಾಗಿದ್ದಾರೆ. ವೀರಾಗ್ರಣಿಯಾದ ಹುಸೇನ್‌ಖಾನನು ಸುಲ್ತಾನರ ಮೇಲೆ ಕತ್ತಿ ಕಟ್ಟಿದ್ದಾನೆ ನನಗೆ ಯಾರ ಸಹಾಯವೂ ಇಲ್ಲ ! ದೇವರ ಸಹಾಯ ಒಂದೇ !

ರಾಜ—ಅದಿಲ್ಲವೂ ಹೇಗೆ ಇರಲಿ ನಾನು ತಮಗೆ ಸರ್ವವಿಧದಲ್ಲಿಯೂ ಸಹಾಯ ನೀಡುತ್ತೇನೆ

ಫಾತಿಮಾಳಿಗೆ ಏನೋ ಒಂದು ವಿಧವಾದ ಸಂತೋಷವಾಯಿತು ರಾಜರ ಸಂದರ್ಶನ, ಪ್ರಥಮ ಸಂಭಾಷಣೆಗಳು, ಫಲದಾಯಕವಾದುವು ಎಂದುಕೊಂಡಳು. ರಾಜನು ಹೊರಟುಹೋಗುತ್ತಾ—ಬೇಗಂಗಳು ಎಂತಹ ಸೌಂದರ್ಯದ ಖನಿ ಇಂತಹ ಅನುಪಮ ರೂಪವನ್ನು ಎಲ್ಲೂ ಕಂಡಿಲ್ಲ ಈ ಒಯ್ಯಾರ, ವೈಭವಗಳು, ಯಾವ ರಮಣಿಯಲ್ಲಿವೆ ! ಫಾತಿಮಾಳ ಕವೋಲಗಳು ಹೇಗೆ ಧಳುಧಳಿಸುತ್ತವೆ ಆ ಕಣ್ಣುಗಳು ಎಷ್ಟು ತೇಜೋವಿರಾಜಮಾನವಾಗಿವೆ ಬೇಗಂಗಳು ನಕ್ಕರೆ ಅದೆಂಥಾ ರಮ್ಯವಾದ ಪ್ರಕಾಶ. ಆ ದಂತಚ್ಚವಿಯು ಎಷ್ಟು ಮನೋಹರ ! ಆ ಹುಬ್ಬುಗಳಲ್ಲಿ ಎಂತಹ ಆಕ

ರ್ಷಣೆ ಇದೆ ಎಂದುಕೊಳ್ಳುತ್ತೆ, ಆ ಸೌಂದರ್ಯವನ್ನು ನೆನೆನೆನೆದು ಆನಂದಿಸುತ್ತ ತನ್ನ ವಾಸಸ್ಥಾನಕ್ಕೆ ತಲಪಿದನು ಇರಲಿ! ಆ ಘಾತಿಮಳು ನನ್ನ ಅಂತಃಪುರದಲ್ಲಿಲ್ಲದಿದ್ದರೂ, ಈ ಕೊಡಗುರಾಜ್ಯದಲ್ಲಿದ್ದಾಳೆ! ಎತ್ತಕಡೆಯಿಂದಲಾದರೂ, ಒಂದು ಬಿರುಗಾಳಿಯು ಬೀಸಿದರೆ ಈ ಸ್ವರ್ಣಲತೆಯು ನನ್ನ ಅಂತಃಪುರವನ್ನು ಅಲಂಕರಿಸುತ್ತದೆ ಅಷ್ಟೇ ಅಲ್ಲ ಈ ಘಾತಿಮಾಬೇಗಂ ಮುಸಲ್ಮಾನ್ ರಮಣಿ ಪ್ರಭಾವಶಾಲಿಗಳಾದ ದೊಡ್ಡ ಮಾರ್ಗವರ ಪತ್ನಿ ಇಂದಲ್ಲ. ಎಂದಾದರೊಂದು ದಿನ ನಮಗೂ ಸುಲ್ತಾನರ ವರಿಗೂ ಯುದ್ಧಪ್ರಸಂಗವು ಬಂದೇ ಬರುತ್ತದೆ ಆ ಸಮಯದಲ್ಲಿ ಯಾವ ವಿಧದಲ್ಲಾದರೂ ಈ ಬೇಗಂ ಸಾಹೇಬಳನ್ನು ಉಪಯೋಗಿಸಬಹುದು ಎಂದು ಚಿಂತಿಸುತ್ತಾ, ಎಷ್ಟೋ ಆಶಾಕಲ್ಪನೆಗಳನ್ನು ಮಾಡುತ್ತಾ ಹಿಂದಿರುಗಿದನು

ಮಹದೇವಸ್ವಾಮಿ

ಈ ವರ್ಷ ಶರನ್ನವರಾತ್ರಿಯಲ್ಲಿ ಕಾಳೇಶ್ವರದಲ್ಲಿ ಉತ್ಸವಗಳೆಲ್ಲಾ ಬಹಳ ವಿಜೃಂಭಣೆಯಿಂದ ನಡೆದವು. ಆದರೆ ಮಹಾಕಾಳಿಗೆ ನರಬಲಿ ಕೂಡಲಿಲ್ಲ ಬಹು ಮಂದಿ ಭಕ್ತಾದಿಗಳಿಗೆ ಇದರಿಂದ ಬಹಳ ಅಸಮಾಧಾನ! ಕೆಲವು ದಿನಗಳ ಹಿಂದೆ ತ್ರಿಯಂಭಕ ಭಟ್ಟನೆಂಬ ಬ್ರಾಹ್ಮಣನು ಆಂಧ್ರದೇಶದಿಂದ ಲೋಕಸಂಚಾರ ಮಾಡುತ್ತಾ, ಕಾಳೇಶ್ವರಕ್ಕೆ ಬಂದು ಸೇರಿದನು ಅವನು ಬಹಳ ತೇಜಸ್ವಿಯಾದ ಬ್ರಾಹ್ಮಣ ಯೋಗಾಭ್ಯಾಸದಲ್ಲಿ ನಿಷ್ಣಾತನಾಗಿದ್ದನು ಜ್ಯೋತಿಷ್ಯದಲ್ಲಿ ಎತ್ತಿದ ಕೈ ಇವನು ಕಾಳೇಶ್ವರಕ್ಕೆ ಬಂದು ದೇವರ ದರ್ಶನ ಮಾಡಿದನು ಅವನನ್ನು ಕಾಣುತ್ತಲೇ ಮಹದೇವಸ್ವಾಮಿಗ ಅವನಲ್ಲಿ ಗೌರವವುಂಟಾಯಿತು ತ್ರಿಯಂಬಕಭಟ್ಟನು ಕಲವು ದಿನಗಳು ಕಾಳೇಶ್ವರದಲ್ಲಿಯೇ ವಸತಿ ಮಾಡುವ ಅಭಿಪ್ರಾಯವನ್ನು ಸೂಚಿಸಿದನು ಮಹದೇವಸ್ವಾಮಿಯು ಸಂತೋಷದಿಂದ ಒಪ್ಪಿ, ಜಂಗಮನಾಡಿಯಲ್ಲೇ ವಸತಿಗ ಬೇಕಾದ ಅನುಕೂಲಗಳನ್ನೆಲ್ಲಾ ಒದಗಿಸಿ ಕೊಡುವುದಾಗಿ ಹೇಳಿದನು ಭಟ್ಟನು ಅದ ಕೊಪ್ಪಲಿಲ್ಲ ಅವನು ಸಮೀಪದಲ್ಲಿಯೇ ಕಲ್ಲಿನ ಮಂಟಪದಲ್ಲಿ ವಾಸಿಸತೊಡಗಿದನು ಕಾಳೇಶ್ವರದಲ್ಲಿ ಜಾತ್ರೆಗೆ ಬಂದ ಬ್ರಾಹ್ಮಣರು ಅವನಿಗೆ ಭಿಕ್ಷೆ ಮಾಡಿಸುತ್ತಿದ್ದರು ಅನೇಕರು ಬಂದು ಅವನಲ್ಲಿ ಜ್ಯೋತಿಷ್ಯವನ್ನು ಕೇಳುತ್ತಿದ್ದರು. ಒಂದು ದಿನ ಕೊಡಗು ರಾಜರೂ ಬಂದು ಭಟ್ಟನನ್ನು ಭೇಟಿಮಾಡಿದರು ಅವರು ಭಟ್ಟನು ಹೇಳಿದ ಜ್ಯೋತಿಷ್ಯವನ್ನು ಹದಿನಾರಾಣೆ ನಂಬಿದರು ರಾಜರು ಆ ಭಟ್ಟನನ್ನು ತಮ್ಮ ರಾಜ ಧಾನಿಯಲ್ಲೇ ಬಂದಿರಬೇಕೆಂದು ಪ್ರಾರ್ಥಿಸಿದರು ಭಟ್ಟರು ಒಪ್ಪಲಿಲ್ಲ!

ಒಂದು ದಿನ ಮಹದೇವಸ್ವಾಮಿಯು ಬಂದು ಭಟ್ಟನನ್ನು ಭೇಟಿಮಾಡಿ ಜ್ಯೋತಿಷ್ಯವನ್ನು ಕೇಳಿದನು. ಭಟ್ಟನು ಸ್ವಲ್ಪ ಹೊತ್ತು ಧ್ಯಾನಮಗ್ನನಾಗಿದ್ದು, ಕಣ್ಣು

ತೆರೆದು ಮಹದೇವಸ್ವಾಮಿಯನ್ನು ನೋಡಿ ನಕ್ಕನು ಆ ನಗುವನ್ನು ನೋಡಿ ಜಂಗ
ಮನು ಚಕಿತನಾದನು

“ಎನು ಭಟ್ಟರೆ ? ಏನು ಹೇಳುತ್ತೀರಿ ?”

“ಸ್ವಾಮಿಗಳೇ ! ತಮಗಳೇ ಜ್ಯೋತಿಷ್ಯ ? ತಾವು ಸನ್ಯಾಸಿಗಳು ! ಈ ಕಾಳೇ
ಶ್ವರ ಕ್ಷೇತ್ರದ ಮಹಂತರು ಇದಾ ಮಹಾಪುರುಷರು ಜ್ಯೋತಿಷ್ಯವನ್ನು ಕೇಳಬಾ
ರದು ”

ಜಂಗಮನು ಬಹಳ ಬಲಾತ್ಕಾರ ಮಾಡಿದನು. ಹರ ಮಾಡಿದನು ಆಗ
ಭಟ್ಟನು ಜಂಗಮನನ್ನು ಕುರಿತು—ಸ್ವಾಮಿಗಳೇ ! ನಾನು ಜ್ಯೋತಿಷ್ಯವನ್ನು ಹೇಳು
ತ್ತೇನೆ ಅದು ಸಮ್ಮತನಾಗಿ ಎಷ್ಟೇ ಅಹಿತವಾಗಿದ್ದರೂ ನನ್ನಮೇಲೆ ಕೋಪ
ಮಾಡಬಾರದು ಮತ್ತು ಈ ಪ್ರಕರಣವನ್ನು ಪೂರ್ತಿಯಾಗಿ ಮರೆತು ಬಿಡಬೇಕು.
ಹಾಗೆ ಪ್ರಮಾಣಮಾಡಿ ಕೊಟ್ಟರೆ, ನಾನು ಜ್ಯೋತಿಷ್ಯವನ್ನು ಹೇಳುತ್ತೇನೆ

“ನೋಡಿ, ಭಟ್ಟರೆ, ನಾನು ಪರಮೇಶ್ವರನಲ್ಲಿ ಸರ್ವಸ್ವವನ್ನೂ ಅರ್ಪಣೆ ಮಾಡಿ
ರುವ ಭಗವದ್ಭಕ್ತ ಜಂಗಮ ದೀಕ್ಷೆಯನ್ನು ಹೂತ್ತಿದ್ದೇನೆ ಈ ಲೋಕಲ್ಲಿ ನನಗೆ
ಏನಾಗಬೇಕಾಗಿದೆ ನಿಮ್ಮ ಜ್ಯೋತಿಷ್ಯವನ್ನು ನೋಡಿ ಬಹುಮಂದಿ ಆಶ್ಚರ್ಯ
ಪಡುತ್ತಾರೆ ನಾನು ಅದನ್ನು ಪರೀಕ್ಷಿಸಬೇಕೆಂದು ಶಿವಪ್ರೇರಣೆಯಾಯಿತು ಅದ
ರಿಂದ ಕೇಳುತ್ತೇನೆ ”

ಭಟ್ಟನು ಪುನಃ ಗಂಭೀರವಾಗಿ ನಕ್ಕನು

ಸ್ವಾಮಿಗಳೇ ! ನನ್ನ ಜ್ಯೋತಿಷ್ಯವು ನಿಜವಾದರೇನು ? ಸುಳ್ಳಾದರೇನು ? ತಮ್ಮ
ಭವಿಷ್ಯವನ್ನು ತಾವೇಕೆ ಕೇಳಬೇಕು, ನಾನೇಕೆ ಹೇಳಬೇಕು ? ತಮ್ಮ ಭವಿಷ್ಯವು
ಗೊತ್ತೇ ಇದೆ, ಶಿವಸಾಯಜ್ಯ

ಭಟ್ಟರೇ ! ಏನೋ ಒಂದು ಚಪಲದಿಂದ ಕೇಳಿಬಿಟ್ಟಿ ಹೇಳಿಬಿಡಿರಿ

ಭಟ್ಟರು ಜಂಗಮನ ಹಸ್ತದ ರೇಖೆಗಳನ್ನು ಪರೀಕ್ಷಿಸಿ ನೋಡಿದರು ಸ್ವಾಮಿಯ
ತಲೆಯಮೇಲೆ ಕೈಯಿಟ್ಟು, ಹಣೆಯ ಮೇಲೆ ಬೆರಳಿಟ್ಟು, ರೇಖೆಗಳನ್ನು ನೋಡಿದರು
ಭಟ್ಟರು ತಲೆಯಮೇಲೆ ಕೈಯಿಡುತ್ತಲೇ, ಜಂಗಮನ ಮೈ ಎಲ್ಲಾ ಜುಂ ಎಂದಿತು.
ಆಪಾದಮತ್ತಕವಾಗಿ ವಿದ್ಯುತ್ಪ್ರವಾಹವು ಹರಿದಂತಾಯಿತು.

ಭಟ್ಟರು—ಸ್ವಾಮಿಗಳೇ ಕೇಳಿರಿ ನೀವು ಪೂರ್ವ ಜನ್ಮದಲ್ಲಿ ನಿಜವಾದ
ಸನ್ಯಾಸಿಗಳು ಯೋಗಾಭ್ಯಾಸ ಮಾಡುತ್ತಿದ್ದಿರಿ ಯೋಗಭ್ರಷ್ಟರಾಗಿ ಮೃತರಾದಿರಿ.
ಈ ಜನ್ಮದಲ್ಲಿ ಸತ್ಕುಲದಲ್ಲಿ ಜನ್ಮವೆತ್ತಿದಿರಿ.

ಜಂಗಮನಿಗೆ ಆತಿ ಸಂತೋಷವಾಯಿತು ಹೌದು ! ಹೌದು !! ಎಂದನು

ಈ ಜನ್ಮದಲ್ಲಿ ನಿಮಗೆ ಸರಿಯಾದ ಗುರುವಿನಿಂದ ಜಂಗಮದೀಕ್ಷೆಯಾಗಲಿಲ್ಲ ನೀವೇ ಜಂಗಮ ವೇಷವನ್ನು ಧರಿಸಿದಿರಿ ನಿಮಗ ವೈರಾಗ್ಯವಿಲ್ಲ, ದೇವರ ಭಕ್ತಿ ಇಲ್ಲ ಇದೆಲ್ಲಾ ವೇಷ! ನೀವು ಯಾವುದೋ ಗ್ರಹಚಾರದಿಂದ ರಾಜಕೀಯದಲ್ಲ ಧುಮುಕಿದಿರಿ! ಜಯನಾಗಲಿಲ್ಲ, ಪ್ರಾಣಕ್ಕೆ ವಿಸತ್ತು ಬಂತು ಪೂರ್ವ ಪುಣ್ಯ ದಿಂದ ಉಳಿದುಕೊಂಡಿರಿ! ನಿಮ್ಮಲ್ಲಿರುವ ಸಂಪತ್ತೆಲ್ಲಾ ಧರ್ಮದ ನಿಧಿಯಲ್ಲ ಚೋರ್ನ ಸಂಪತ್ತು ಪೂರ್ವ ಜನ್ಮ ಸುಕೃತದಿಂದ ಈ ಸ್ಥಾನವು ದೊರೆತಿದೆ ನೀವು ಒಬ್ಬ ಸ್ತ್ರೀಯಳಲ್ಲಿ ಅನುರಕ್ತರಾಗಿದ್ದೀರಿ ಅದು ಸಿದ್ಧಿ ಸಬಹುದು ಅದರಿಂದಲೇ ನಿಮ್ಮ ಸರ್ವನಾಶವಾದರೂ ಆಗಬಹುದು

ಸ್ವಾಮಿ, ಭಟ್ಟರೆ! ಸಾಕು ನಾನು ನಿಮ್ಮಲ್ಲಿ ವಂಚನೆ ಮಾಡುವುದಿಲ್ಲ ನೀವು ಹೇಳಿದ್ದೆಲ್ಲಾ ಅಕ್ಷರಶಃ ಸತ್ಯ ಆ ಭಕ್ತಳ ಸಮಾಗಮವು ಸಿದ್ಧಿ ಸುವುದೆಂದು ಹೇಳುವಿರಾ?

ಸಿದ್ಧಿ ಸಿದರೂ ಸಿದ್ಧಿ ಸಬಹುದು

ಉಂಟು ನೀವು ಈ ದೇವಿಗೆ ನರಬಲಿ ಕೊಡಲು ದೀಕ್ಷೆ ಮಾಡಿ ಇಟ್ಟಿರುವ ನುನುಷ್ಯನಿಗೆ ಪ್ರಾಣದಾನ ಮಾಡಿ ಬಿಟ್ಟುಬಿಟ್ಟರೆ ನಿಮ್ಮ ಅಸತ್ತು ನಿವಾರಣೆಯಾಗುತ್ತದೆ

ಒಳ್ಳೆಯದು ಭಟ್ಟರ, ನಾನು ನರಬಲಿಯನ್ನು ಕೊಡುವುದಿಲ್ಲ ಆದರೆ, ರಾಜರನ್ನು ನೀವು ಸಮಾಧಾನ ಹೇಳಿ ಒಪ್ಪಿಸಬೇಕು

ಸ್ವಾಮಿಗಳೇ, ಮತ್ತೊಂದು ರಹಸ್ಯವಿದೆ ಇಷ್ಟು ಹೇಳಿ ಅದನ್ನು ಹೇಳದಿದ್ದರೆ ನನಗೆ ಪಾಪ ಸಂಘಟನೆಯಾಗುತ್ತದೆ

ಹೇಳಿ ಭಟ್ಟರೆ, ನಿಜವಾಗಿ ನೀವು ಗುರುವಿನಂತೆ, ದೇವರಂತೆ

ಸ್ವಾಮಿಗಳೇ, ನಿಮ್ಮ ಪೂರ್ವ ಪುಣ್ಯವು ಒಳ್ಳೆಯದು ನೀವು ಆ ಭಕ್ತಳ ಹಂಬಲವನ್ನು ಮರೆತುಬಿಟ್ಟರೆ, ನಿಜವಾಗಿಯೂ, ಸ್ತ್ರೀಯರನ್ನೆಲ್ಲಾ ಪರದೇವತಾ ಸ್ವರೂಪದಂತೆ ಕಾಣುವ ಯೋಗವನ್ನು ಅಭ್ಯಾಸಮಾಡಿದರೆ, ನಿಮಗೆ ಈಶ್ವರನ ಪ್ರತ್ಯಕ್ಷ ವಾಗುತ್ತದೆ ಈ ಜನ್ಮದಲ್ಲಿಯೇ ಮುಕ್ತಿಯು ಲಭಿಸುತ್ತದೆ.

ತಮ್ಮ ಉಪದೇಶವು ಒಳ್ಳೆಯದು — ಭಗವದಿಚ್ಛೆ ಇದ್ದಂತಾಗುತ್ತದೆ.

ಕಾಳೇಶ್ವರದಲ್ಲಿ ನರಬಲಿಯು ನಿಂತಕಾರಣವು ಇದೆ ಜಂಗಮನು ಒಂದು ದಿನ ಬೇಗಂಸಾಹೇಬಳ ಭೇಟಿಮಾಡಬೇಕೆಂದು ಗುಪ್ತವಾಗಿ ಹೇಳಿ ಕಳಿಸಿದನು ಬೇಗಂಸಾಹೇಬಳು ಜಂಗಮನೊಡನೆ ಬಂದು ಮಹದೇವಸ್ವಾಮಿಯನ್ನು ಭೇಟಿ ಮಾಡಿದಳು. ಮಹದೇವಸ್ವಾಮಿಯು ತನ್ನ ವೃತ್ತಾಂತವನ್ನೆಲ್ಲಾ ಸಂಕ್ಷೇಪವಾಗಿ ತಿಳಿಸಿದನು. ಭಕ್ತಿಯು ತನ್ನನ್ನು ಇಲ್ಲಿಗೆ ಕಳುಹಿಸಿದನೆಂದೂ, ಈ ದೇವಾಲಯ

ದಲ್ಲಿರುವ ಐಶ್ವರ್ಯವೆಲ್ಲಾ ವಿದ್ರೋಹಿಗಳದೆಂದು ಹೇಳಿದನು ಘಾತಿನಾಬೇಗಂವರ ವಿಷಯದಲ್ಲಿ ಭಕ್ತಿಯವರಿಗೆ ವಿಶೇಷ ಗೌರವವಿರುವುದು ತನಗೆ ಚೆನ್ನಾಗಿ ತಿಳಿದಿದೆಯೆಂದೂ, ಸುಲ್ತಾನರವರಿಗೆ ಪ್ರತೀಕಾರ ಮಾಡುವುದರಲ್ಲಿ ತಾನು ವಿಶೇಷ ಸಹಾಯ ಮಾಡುವುದಾಗಿಯೂ ಹೇಳಿದನು

ಇದನ್ನೆಲ್ಲಾ ಕೇಳಿ ಬೇಗಂಸಾಹೇಬಳಿಗೆ ಅತ್ಯಂತ ಸಂತೋಷವಾಯಿತು ಈ ಜಂಗಮನು ತನ್ನ ಪರಮಾಪ್ತ ಬಂಧುವೆಂದು ಭಾವಿಸಿದಳು. ಈ ಕೊಡಗಿನಲ್ಲಿ ಈ ಜಂಗಮನೊಬ್ಬ, ಬೇಗಂಸಾಹೇಬಳೊಬ್ಬಳು, ಇವರಿಬ್ಬರೇ ಸುಲ್ತಾನರ ಶತ್ರುಗಳು!

ಕಾಳೇಶ್ವರಕ್ಕೆ ಬಂದಮೇಲೆ ಮಾಲತಿಗೆ ದಿನದಿನವೂ ದೈವಭಕ್ತಿಯು ಹೆಚ್ಚುತ್ತಾ ಬಂದಿತು ಅವಳು ಸರ್ವದಾ ದೇವಾಲಯದಲ್ಲಿಯೇ ಇರುತ್ತಿದ್ದಳು ಬೇಗಂಸಾಹೇಬಳ ವಾಸಸ್ಥಾನಕ್ಕೆ ವಿಶೇಷವಾಗಿ ಹೋಗುತ್ತಲೇ ಇರಲಿಲ್ಲ ಮಹಂತರು ಮಾಲತಿಯನ್ನು ವಿಶೇಷವಾಗಿ ಆದರಿಸಿದರು ಜಂಗಮರಂದರೆ ಮಾಲತಿಗೆ ಸಾಕ್ಷಾತ್ ಸದಾಶಿವನೆಂದೇ ಭಾವನೆ ಬರುಬರುತ್ತಾ ಅವಳು ಬೇಗಂಸಾಹೇಬಳ ಹವ್ಯಾಸವನ್ನೇ ಬಿಟ್ಟುಬಿಟ್ಟಳು. ಬೇಗಂಸಾಹೇಬಳಿಗೆ ಮಾತ್ರ ಮಾಲತಿಯ ಮೇಲೆ ಒಲು ವಿಶ್ವಾಸ ಆಗಾಗ ಬೇಗಂಸಾಹೇಬಳು ಕಾಳೇಶ್ವರಕ್ಕೆ ಬಂದು ಮಾಲತಿಯನ್ನು ವಿಶ್ವಾಸದಿಂದ ಮಾತನಾಡಿಸುತ್ತಿದ್ದಳು ಅವಳನ್ನು ಬಲಾತ್ಕರಿಸಿ ತಮ್ಮ ವಾಸಸ್ಥಾನಕ್ಕೆ ಕರೆದೊಯ್ದು ಆದರಿಸುತ್ತಿದ್ದಳು ಮಾಲತಿಯ ದೈವ ಭಕ್ತಿಯು ಹೆಚ್ಚಿದಂತೆಲ್ಲಾ, ಅವಳ ವೇಷದಲ್ಲಿಯೂ ಬದಲಾವಣೆಯಾಗುತ್ತಾ ಬಂದಿತು ಅವಳು ಗೈರಿಕವನವನ್ನು ಧರಿಸಲಾರಂಭಿಸಿದಳು ಹಣೆಯಲ್ಲಿ ವಿಭೂತಿಯನ್ನು ಹಚ್ಚಿದಳು ಕೊರಳಲ್ಲಿ ರುದ್ರಾಕ್ಷಮಾಲೆಯನ್ನು ಧರಿಸಿದಳು. ಬರಬರುತ್ತಾ ಅವಳೊಬ್ಬ ಸನ್ಯಾಸಿನಿಯಾದಳು ಗುರುದೇವನು ಆ ಭಕ್ತಳ ರೂಪುಲಾವಣ್ಯಗಳನ್ನು ನೋಡಿ ದಿನದಿನವೂ ಭ್ರಾಂತನಾಗುತ್ತಿದ್ದನು ಅವನ ಮನಸ್ಸು ಮೊದಮೊದಲು ಚಂಚಲವಾಯಿತು ಬರಬರುತ್ತ ಮಾಲತಿಯಲ್ಲಿ ನೆಟ್ಟು ಹೋಯಿತು ಮಾಲತಿಯು ಸರ್ದದಾ ತನ್ನ ಸಾನ್ನಿಧ್ಯದಲ್ಲಿಯೇ ಇರಬಾರದೇಕೆ ಎನ್ನಿಸುತ್ತಿತ್ತು ಅವಳ ಮಾತುಗಳು ಕಿವಿಗೆ ಅನ್ಯತನನ್ನು ಕರೆದಂತೆ ಭಾಸವಾಗುತ್ತಿತ್ತು ಬಹು ಕಷ್ಟದಿಂದ ನಿತ್ಯಕರ್ಮಗಳನ್ನು ನಡೆಸುತ್ತಿದ್ದನು ಬೇಸರದಿಂದ ಭಕ್ತರ ಆರಾಧನೆಯನ್ನು ಸ್ವೀಕರಿಸುತ್ತಿದ್ದನು ಆ ಭಕ್ತ ವೃಂದದಲ್ಲಿ ಮಾಲತಿಯನ್ನು ಕಂಡರೆ ಅಕಾಶದಲ್ಲಿ ನಕ್ಷತ್ರ ಮಧ್ಯದಲ್ಲಿ ಚಂದ್ರಬಿಂಬವನ್ನು ನೋಡಿದಂತೆ ಆಹ್ಲಾದವಾಗುತ್ತಿತ್ತು. ಈ ತನ್ನ ಮನಸ್ಸಿನ ಸ್ಥಿತಿಯು ಅವನಿಗೆ ಆಗಾಗ್ಗೆ ಗೋಚರವಾಗುತ್ತಿತ್ತು ಇದೆಲ್ಲಾ ಭಗವಂತನ ಲೀಲೆ! ಎಂದುಕೊಳ್ಳುತ್ತಿದ್ದನು

ಒಂದುದಿನ ಭಕ್ತವೃಂದವು ಭಜನ ಮಂದಿರದಲ್ಲಿ ಸೇರಿತ್ತು ಅಂದು ಭಕ್ತ

ರೆಲ್ಲರೂ ಮಾಲತಿಯನ್ನು ಗಾನಮಾಡಬೇಕೆಂದೂ, ನರ್ತನ ಮಾಡಬೇಕೆಂದೂ ಪ್ರಚೋದಿಸಿದರು. ಮಾಲತಿಯು ಭಜನ ಮಂದಿರಕ್ಕೆ ಬಂದಳು ಗೃಹಕಾವಸನವನ್ನು ಧರಿಸಿದ್ದಳು ನೊಸಲಲ್ಲಿ ವಿಭೂತಿ, ಕೊರಳಲ್ಲಿ ಪುಷ್ಪಮಾಲೆ, ಕೈಯಲ್ಲಿ ಖಂಜರಿಯನ್ನು ಹಿಡಿದಿದ್ದಳು ಕಾಲಲ್ಲಿ ಕಿಂಕಣಿಯನ್ನು ಕಟ್ಟಿದ್ದಳು ಬಿಚ್ಚಿದ ಕೇಶಧಾನವನ್ನು ಮಲ್ಲಿಗೆಯ ಸುಚ್ಚಿನ ಪುಷ್ಪಮಾಲೆಯಿಂದ ಕಟ್ಟಿದ್ದಳು. ತೆಳ್ಳನೆಯ ಬಳುಕುವ ಶರೀರ! ಮೈ ಬಣ್ಣವು ಗಜದಂತದಂತಹ ಪ್ರಶಾಂತ ಶ್ರೇಣವರ್ಣ! ಗುಂಡಾದ ಮನೋಹರವಾದ ಮುಖಪದ್ಮ ಕಂಪಾದ ತೆಳುವಾದ ತುಟಿಗಳು ಯೌವನವನ್ನು ಚೆಲ್ಲುತ್ತಿರುವ ಕವೋಲಗಳು ವಿಶಾಲವಾದ ಸೌಮ್ಯವಾದ ಕಣ್ಣುಗಳು ಬಾಲದೀರ್ಘವಾದ ಹುಬ್ಬುಗಳು ಹಣೆಯಮೇಲೆ ಕ್ರೇಡಿಸುತ್ತಿರುವ ಮುಂಗೂದಲು ಬೆನ್ನನ್ನು ಮುಚ್ಚಿ ಭುಜಗಳ ಮೇಲೆ ಹಾರಾಡುತ್ತಿರುವ ಗುಂಗುರು ಗುಂಗುರಾದ ಕೇಶಧಾನ, ಗುಂಡಾದ, ಮೃದುವಾದ ಹಸ್ತಪಾದಗಳು ಮಾಲತಿಯು ಹಾಡುತ್ತ ಕುಣಿಯುತ್ತ ಈಶ್ವರನಿಗೆ ಆರಾಧನೆಯನ್ನು ಸಮರ್ಪಿಸಿದಳು ಮಾಲತಿಯ ಕೋಮಲ ಕಂಠದಿಂದ ಹೂರಡುತ್ತಿದ್ದ ಗಾನಮಾಧುರ್ಯವು ಆ ದೇವಮಂದಿರದ ಳ್ಲೆಲ್ಲಾ ಅಮೃತವರ್ಷವನ್ನು ಕರೆದಂತೆ ಇತ್ತು ಮಾಲತಿಯು ಹಾಡುತ್ತ ಹಾಡುತ್ತ ನರ್ತನ ಮಾಡಲಾರಂಭಿಸಿದಳು ಮಹದೇವನ ಸಾನ್ನಿಧ್ಯದಲ್ಲಿ ದಾಕ್ಷಾಯಿಣಿಯ ಲಾಸ್ಯನರ್ತನ ಮಾಡುವಂತೆ ಭಾಸವಾಗುತ್ತಿತ್ತು- ಭಕ್ತರೆಲ್ಲರೂ ಈ ಆನಂದದಲ್ಲಿ ಸೈ ಮರೆತಿದ್ದರು. ಮಹದೇವಸ್ವಾಮಿಯು ಮಾಲತಿಯ ಈ ಮನೋಹರ ರೂಪ, ಈ ದಿವ್ಯಗಾನ, ನರ್ತನಗಳನ್ನು ನೋಡಿ ನೋಡಿ ಮನದಲ್ಲಿ ತನ್ಮಯನಾಗಿ ಹೋದನು ಭಜನೆಯಾಗಿ ದೀಪಾರಾಧನೆಯಾದನಂತರ ಭಕ್ತವೃಂದವು ಹೊರಟು ಹೋಯಿತು. ಮಾಲತಿಯು ಅವರೊಡನೆ ತೆರಳಿದಳು

ಸ್ವಾಮಿಯು ತನ್ನ ವಿಶ್ರಾಂತಿಗೃಹದಲ್ಲಿ ಹೋಗಿ ಕುಳಿತನು ಅವನ ಮನವು ಅಲ್ಲೋಲ ಕಲ್ಲೋಲವಾಯಿತು ದೇವಾಲಯದಲ್ಲಿ ಭಕ್ತರ ಗದ್ದಲವೆಲ್ಲವೂ ಅದಗಿ ಶಾಂತನಾಗಿದ್ದಿತು ಜಂಗಮವಾಡಿಯೆಲ್ಲವೂ ಕತ್ತಲಾಗಿದ್ದಿತು ಜಂಗಮನು ಮಾಲತಿಯ ಕೋಣೆಯ ಬಾಗಿಲಿಗೆ ಹೋಗಿ ನೋಡಿದನು ಮತ್ತೆಗೆ ಕದವನ್ನು ತಟ್ಟಿದನು ಮಾಲತಿಯು ಅರ್ಧ ನಿದ್ರಾವಸ್ಥೆಯಲ್ಲಿ ಬಾಗಿಲು ತೆಗೆದಳು ತನ್ನ ಮುಂದೆ ಗುರು ದೇವನು ಸಾಕ್ಷಾತ್ತಾಗಿ ನಿಂತಿರುವುದನ್ನು ನೋಡಿದಳು. ಭಯಭಕ್ತಿಗಳಿಂದ ಜಂಗಮ ದೇವನ ಸಾದಗಳಿಗೆ ಅಭಿವಾದನ ಮಾಡಿದಳು ಮಹದೇವಸ್ವಾಮಿಯು ಎರಡು ಕೈಗಳನ್ನು ಹಿಡಿದೆತ್ತಿ ಮಾಲತಿಯನ್ನು ಎಬ್ಬಿಸಿದನು.

“ಮಾಲತಿ! ನಿನ್ನ ನರ್ತನವು ಅಮೋಘವಾಗಿದ್ದಿತು. ಮಹಾದೇವನು ನಿನ್ನ ಸೇನೆಯಿಂದ ಸಂತುಷ್ಟನಾಗಿದ್ದಾನೆ.” ಎಂದನು.

ಮಾಲತಿಯು ತಲೆಬಾಗಿ ಮುಗುಳು ನಗುವನ್ನು ನಕ್ಕಳು

“ಮಾಲತಿ ! ಇಂದು ಜಗದೀಶನು ನಿನ್ನ ಭಕ್ತಿಯನ್ನು ಪರೀಕ್ಷೆ ಮಾಡುತ್ತಾನೆ. ಭಗವಂತನ ಸಾಸ್ವಿಧ್ಯದಲ್ಲಿ ನಿನ್ನ ಆತ್ಮಾರ್ಪಣೆ ಮಾಡುವಿಯಾ ?” ಎಂದು ಕೇಳಿದನು.

“ಗುರುದೇವ ! ಈ ಜನ್ಮವನ್ನೇ ಭಗವಂತನ ಪಾದದಲ್ಲಿ ಸಮರ್ಪಣೆಮಾಡಿದ್ದೇನೆ. ಪರೀಕ್ಷೆಯೇಕೆ?” ಎಂದಳು

ಗುರುದೇವನು ಮಾಲತಿಯನ್ನು ಆಲಿಂಗಿಸಿ, ಮಾಲತಿಯು ಅಧರಾವೃತಪಾನ ಮಾಡಿದನು ಮಾಲತಿಯು ಆತ್ಮಾರ್ಪಣೆ ಮಾಡಿದಳು

ಮಾರನೆಯ ಪ್ರಾತಃಕಾಲ ಮಾಲತಿಯು ಸ್ನಾನಮಾಡಿಕೊಂಡು, ವಲ್ಲಲವನ್ನು ಧರಿಸಿ, ಲಲಾಟದಲ್ಲಿ ತ್ರಿಪುಂಡ್ರಭಸ್ಮವನ್ನು ಹಚ್ಚಿಕೊಂಡು, ಎಂದಿನಂತೆ ಭಕ್ತವೃಂದದೊಡನೆ ದೇವಾಲಯಕ್ಕೆ ಬಂದಳು ಜಂಗಮದೇವನು ಸಾಕ್ಷಾತ್ ಸದಾಶಿವನಂತೆ ಭದ್ರಪೀಠದಲ್ಲಿ ಮಂಡಿಸಿ ಭಕ್ತರಿಗೆ ದರ್ಶನ ಕೊಡುತ್ತಿದ್ದನು ಎತ್ತರವಾದ ಮನುಷ್ಯ, ಪ್ರಶಸ್ತವಾದ ಮೈಕಟ್ಟು, ಸುಂದರವಾದ ಗೌರಾಂಗ, ವಿಶಾಲವಾದ ಲಲಾಟ, ಉಜ್ವಲವಾದ ಕಣ್ಣುಗಳು, ಉದ್ದವಾದ ನಾಸಿಕ, ಉಜ್ಜಿದ ಎದೆ ಭುಜಗಳು, ಆ ಸೌಂದರ್ಯವನ್ನು ಎತ್ತಿ ತೋರುವ ಕಾಷಾಯವಸನ, ಹಣೆಯಲ್ಲಿ ವಿಭೂತಿ. ಕೊರಳಲ್ಲಿ ರುದ್ರಾಕ್ಷಿಗಳು, ತಲೆಯಲ್ಲಿ ಜಟಾಜೂಟ, ಮೂವತ್ತುವರ್ಷ ವಯಸ್ಸಿನ ತೇಜಸ್ವಿಯಾದ ಮಹಾಪುರುಷ. ಜಂಗಮದೇವನು ಭದ್ರಾಸನದ ಮೇಲೆ ಪದ್ಮಾಸನಾಸೀನನಾಗಿ ಭಕ್ತರಿಂದ ಸೇವೆಗೊಳ್ಳುತ್ತಾ, ಹಸನ್ಮುಖನಾಗಿ ಪ್ರಸಾದವನ್ನು ಕೊಡುತ್ತಿದ್ದಾನೆ ಮಾಲತಿಯು ಒಂದು ಕಡೆ ನಿಂತು, ಈ ದಿವ್ಯಮೂರ್ತಿಯನ್ನು ನೋಡುತ್ತಿದ್ದಳು ಈ ದೃಶ್ಯವನ್ನು ನೋಡುತ್ತ ನೋಡುತ್ತ ಮಾಲತಿಗೆ ಹಿಂದಿನ ರಾತ್ರಿಯ ಘಟನೆಯು ಮನಸ್ಸಿನ ಮೇಲೆ ನರ್ತನ ಮಾಡುತ್ತಿದ್ದಿತು ಪ್ರಶಾಂತವಾದ ನಿಶಿರಾತ್ರಿಯಲ್ಲಿ ತಾನು ಆತ್ಮಾರ್ಪಣೆ ಮಾಡಿದ್ದು ಈ ಮಹಾಪುರುಷನಲ್ಲಿಯೇ ಅಲ್ಲವೇನು? ಎಂದುಕೊಂಡಳು ಮುಖವು ಕಂಪಾಯಿತು, ಶರೀರವು ಬೆವರಿತು, ಆ ಶರೀರದಲ್ಲಿ ಒಂದು ವಿಧವಾದ ಕಂಪನವುಂಟಾಯಿತು ಧೈರ್ಯದಿಂದ ಆ ಅವಸ್ಥೆಯನ್ನು ಜಯಿಸಿ, ಭಕ್ತರೊಡನೆ ಭಜನೆಮಾಡಲು ತನ್ನ ದಿವ್ಯ ಕಂಠವನ್ನು ಸೇರಿಸಿದಳು ಮಾಲತಿಯ ಕಂಠಧ್ವನಿಯು ಮಂದಿರದಲ್ಲೆಲ್ಲಾ ರೇಂಕರಿಸತೊಡಗಿತು ಗುರುದೇವನು ಮಾಲತಿಯು ಆ ಮಂದಿರದಲ್ಲಿ ಅಡಿಯಿಡುತ್ತಲೇ ಅವಳ ಕಡೆ ಒಮ್ಮೆ ನೋಡಿದನು ಪ್ರಯತ್ನ ಪುರಸ್ಕರವಾಗಿ ತನ್ನ ದೃಷ್ಟಿಯನ್ನು ಆ ಮನನೋಹಿನಿಯ ಕಡೆಯಿಂದ ಕಿತ್ತು ಬೇರೆ ಕಡೆ ನಿಲ್ಲಿಸಿ ತನ್ನ ನೈರಾಗ್ಯಮುದ್ರೆಯನ್ನು ಪ್ರದರ್ಶಿಸಿದನು. ಮಾಲತಿಯ ಕಂಠಸ್ವರವನ್ನು ಕೇಳುತ್ತಲೇ ಗುರುದೇವನ ಹೃದಯವೆಲ್ಲಾ ತನ್ಮಯವಾಯಿತು ಗುರುದೇವನು ಆ ಗಾನದಲ್ಲಿ ತಲ್ಲೀನನಾದನು. ಭಕ್ತರೆಲ್ಲರೂ ಗುರುದೇವನು ಭಗವಂತನಲ್ಲಿ ತಲ್ಲೀನನಾಗಿದ್ದಾನೆಂದೂ, ಧ್ಯಾನಸಮಾ

ಧಿಯು ಬಂದಿದೆಯೆಂದೂ ಭಾವಿಸಿದರು ಭಜನೆಯು ಪೂರೈಸುತ್ತಲೇ ಭಕ್ತರು ಒಬ್ಬೊಬ್ಬರಾಗಿ ಮುಂದೆ ಬಂದು ಭದ್ರಪೀಠದೊಳಗೆ ಮಣಿದು, ಗುರುದೇವನ ಪಾದವನ್ನು ಮುಟ್ಟಿ ಕಣ್ಣಿಗೊತ್ತಿಕೊಂಡು ಹೋಗುತ್ತಿದ್ದರು. ಮಾಲತಿಯು ಕೊನೆಯವರೆಗೆ ದಿಟ್ಟತನದಿಂದ ನಿಂತಿದ್ದಳು ಕೊನೆಯಲ್ಲಿ ಹೋಗಿ ಗುರುದೇವನನ್ನು ವಂದಿಸುವಾಗ ಲಜ್ಜೆಯಿಂದ ತಲೆಬಾಗಿ ಓರೆಗಣ್ಣಿನಿಂದ ಗುರುದೇವನ ಮುಖವನ್ನು ನೋಡಿ, ಮುಗುಳು ನಗೆಯನ್ನು ನಕ್ಕಳು ಮಹದೇವಸ್ವಾಮಿಯು ಮಂದಹಾಸವನ್ನು ಬೀರಿದನು

ಮಾಲತೀ—ಮಹದೇವಸ್ವಾಮಿಗಳ ಪ್ರಣಯವು ದಿನದಿನಕ್ಕೆ ಪ್ರಗಾಢವಾಗುತ್ತ ಬಂದಿತು ಇವರಿಬ್ಬರೇ ತಮ್ಮ ಪ್ರಣಯವನ್ನು ಬಹುದಿನಗಳು ಅಂತರಂಗವಾಗಿ ಬಚ್ಚಿಟ್ಟುಕೊಳ್ಳಲು ಶಕ್ತರಾಗಲಿಲ್ಲ ಆ ಕ್ಷೇತ್ರವಾಸಿಗಳಿಗೆ ಈ ಛಾಯೆಯು ಕಾಣುತ್ತ ಬಂದಿತು ಮಾಲತೀಗೆ ಈ ಭಕ್ತವೃದ್ಧದ ಮಧ್ಯೆ ವಾಸಮಾಡುವುದು ಅಸಹನೀಯವಾಗುತ್ತ ಬಂದಿತು ಅವಳೆಲ್ಲ ಅಲಸ್ಯಭಾವವು ಹೆಚ್ಚುತ್ತ ಬಂದಿತು ಮಾಲತಿಯು ಜಂಗಮವಾಡಿಯನ್ನು ಬಿಟ್ಟು ಹೊರಡಬೇಕೆಂದು ನಿಶ್ಚಯಿಸಿದಳು ಅವಳೆಲ್ಲಗೆ ಹೋಗಬೇಕು ಬೇಗಂಸಾಹೇಬಳ ಆವಾಸಕ್ಕೆ ಹೋಗಿ ಭೇಟಿ ಮಾಡಿದಳು ಬೇಗಂಸಾಹೇಬಳ ಆದರ ಔದಾರ್ಯಗಳು ಒಂದೇ ವಿಧವಾಗಿದ್ದವು ಮಾಲತಿಯು ತನಗೆ ಜಂಗಮವಾಡಿಯ ವಾಸವು ಹಿತಕರವಾಗಿಲ್ಲವೆಂದೂ, ಬೇಗಂಸಾಹೇಬರೊಡನೆಯೇ ಇರುವುದಾಗಿ ಕೇಳಿಕೊಂಡಳು ಬೇಗಂಸಾಹೇಬಳು ಏಕಾಕಿಷಿ ಅವಳಿಗೊಬ್ಬ ಜೊತೆಗಾತಿ ಇದ್ದರೆ ಮನಸ್ಸಿಗೆ ಎಷ್ಟೋ ಹಿತ ! ಮಾಲತಿಯು ಘಾತಿಮಳಿಗೆ ಮನ ಒಪ್ಪಿದ ಗೀತಿ

ಮಾಲತಿಯೇನೋ ಜಂಗಮವಾಡಿಯನ್ನು ಬಿಟ್ಟುಹೋದಳು ಮಹದೇವಸ್ವಾಮಿಯು ಹೋಗುವುದೆಲ್ಲಿಗೆ ? ಅವನಿಗೆ ಮಾಲತಿಯ ವಿರಹವು ಸಹನಾತೀತವಾಗಿತ್ತು ಮಾಲತಿಯು ಆಗಾಗ ಕಾಳೇಶ್ವರಕ್ಕೆ ದೇವರ ದರ್ಶನಕ್ಕೆ ಬರುತ್ತಿದ್ದಳು ಗುರುದೇವನ ದರ್ಶನ ಮಾಡುತ್ತಿದ್ದಳು. ಮಾಲತಿಯು ದರ್ಶನದಿಂದ ಮಹದೇವಸ್ವಾಮಿಯ ಮನಸ್ಸು ವಾತಾಹತ ಕಂಪಿತ ಮೃಣಾಳದಂತೆ ಸೊಕ್ಕಿ ಸೂರಗುತ್ತಿತ್ತು ಮಾಲತಿಯೂ, ಸ್ವಾಮಿಯೂ ಏಕಾಂತ ದೊರೆತಾಗ ಪರಸ್ಪರ ಒಂದೆರಡು ಮಾತುಗಳನ್ನು ಆಡುತ್ತಿದ್ದರು ಆ ಮಾತುಗಳೆಲ್ಲ ಎಷ್ಟೋ ಅರ್ಥವಿದ, ವಿಲಾಸವಿದೆ, ಆಕರ್ಷಣೆಯಿದೆ, ಪ್ರಣಯಸ್ಥಿಗ್ಧತೆ ಇದೆ. ಆದರೇನು ? ಮಾಲತಿಯು ದೂರವಾದಳು

ಮಹದೇವಸ್ವಾಮಿಯು ಒಂದು ದಿನ ಸಂಧ್ಯಾಕಾಲ ಬೇಗಂಸಾಹೇಬಳ ಮನೆಗೆ ಹೋದನು ಬೇಗಂಸಾಹೇಬಳಿಗೆ ಅಶ್ಚರ್ಯವಾಯಿತು. ಎಂದೂ ತನ್ನ ಮನೆಗೆ ಬಾರದ ಜಂಗಮದೇವನು ಇಂದು ಬಂದಿದ್ದಾನೆ ಅತ್ಯಂತ ಗೌರವದಿಂದ ಬೈರಕ ಖಾನೆಗೆ ಕರೆದುಕೊಂಡು ಹೋಗಿ ಕುಳ್ಳಿರಿಸಿದಳು ಮಾಲತಿಯು ಬಂದು ನಮಸ್ಕಾರ ಮಾಡಿದಳು. ಬೇಗಂಸಾಹೇಬಳು ಅಭಿವಾದನ ಮಾಡಿದಳು. ಜಂಗಮದೇವನು

ಬೇಗಂಸಾಹೇಬಳನ್ನು ಕುರಿತು, “ಬೇಗಂಸಾಹೇಬರವರೇ, ನಾನು ತಮ್ಮಲ್ಲಿ ಬಲು ಮುಖ್ಯವಾದ ರಾಜಕೀಯವನ್ನು ಅಂತರಂಗವಾಗಿ ಮಾತನಾಡಲು ಬಂದಿದ್ದೇನೆ” ಎಂದು ಹೇಳಿದನು ಬೇಗಂಸಾಹೇಬಳು ಜಂಗಮನನ್ನು ಮಹಡಿಯ ಮೇಲಿನ ಹಜಾರಕ್ಕೆ ಕರೆದೊಯ್ದಳು. ಮಾಲತಿಯು “ಸ್ವಾಮಿಗಳು ಮಾತನಾಡುವ ಅಂತರಂಗ ವೇನಿರಬಹುದು ಬಹುಶಃ ಅದು ತನ್ನ ವಿಚಾರದ ಮಾತೇ ಆಗಿರಬಹುದು” ಎಂದು ರಂಕಿಸಿದಳು “ನನ್ನ ವಿಚಾರದಲ್ಲಿ ಅಭೇದ್ಯವಾದ ಅಂತರಂಗವೇನಿದೆ ? ಬೇಗಂ ಸಾಹೇಬಳಿಗೆ ತಿಳಿದರ ದೋಷವೇನು ? ನಾನು ಪ್ರತ್ಯಕ್ಷವಾಗಿ ಜಂಗಮದೇವನ ಪ್ರಣ ಯಿನಿಯೆಂದ ಒಪ್ಪಿಕೊಳ್ಳುತ್ತೇನೆ” ಎಂದು ಕೊಂಡಳು “ಅಥವಾ ಜಂಗಮದೇವನು ಈ ಕೊಡಗುರಾಜ್ಯವನ್ನು ಬಿಟ್ಟು ಎಲ್ಲಿಯಾದರೂ ಹೊರಟುಹೋಗಬಹುದೆ, ದೇವ ಹಾಗಾಗದಂತೆ ಅನುಗ್ರಹಿಸು” ಎಂದು ದೇವರನ್ನು ಪ್ರಾರ್ಥಿಸಿದಳು ಮಹಡಿಯ ಮೇಲೆ ಹಜಾರಕ್ಕೆ ಕೋಗಿ, ಜಂಗಮನೂ, ಬೇಗಂಸಾಹೇಬಳೂ ಆಸನಗಳಲ್ಲಿ ಕುಳಿ ತರು ಜಂಗಮದೇವನು ಬೇಗಂಸಾಹೇಬರೇ, ನಾನು ಹಿಂದೆ ಒಂದು ಬಾರಿ ತಮ್ಮಲ್ಲಿ ಸೂಚಿಸಿದ್ದೇನೆ ನಾನು ವಿದೋಹಿ, ಈ ಕ್ಷೇತ್ರದಲ್ಲಿ ಅತುಲೈಶ್ವರ್ಯವನ್ನು ತಂದಿಟ್ಟಿದ್ದೇನೆ ಇನ್ನುಮೇಲೆ ನಾನು ಈ ಕಾಳೇಶ್ವರದ ಮಹಂತನಾಗಿರುವ ಮನಸ್ಸಿಲ್ಲ ಈ ಧನಕನಕವೆಲ್ಲಾ ತಮ್ಮದು ಅದನ್ನು ಗುಪ್ತವಾಗಿ ತಂದು ಇಲ್ಲಿ ಸೇರಿಸುತ್ತೇನೆ. ಈ ಕ್ಷೇತ್ರವನ್ನೆಲ್ಲಾ ತ್ರಿಯಂಬಕಭಟ್ಟರಿಗೆ ಒಪ್ಪಿಸುತ್ತೇನೆ ನನ್ನಿಂದ ಈ ಗುರುಪೀಠವನ್ನು ಅಲಂಕರಿಸಲು ಸಾಧ್ಯವಿಲ್ಲ

ಜಂಗಮರೇ ! ತಾವು ಮಹಂತ ಪದವಿಯನ್ನೇಕೆ ತ್ಯಜಿಸುತ್ತೀರಿ ?

ನಾನು ಜನವಾದ ಸನ್ಯಾಸಿಯಲ್ಲ. ಸನ್ಯಾಸಧರ್ಮವನ್ನು ಪಾಲಿಸುವುದು ನನ್ನಿಂದ ಶಕ್ಯವಿಲ್ಲ.

ಬೇಗಂಸಾಹೇಬಳು ನಗುತ್ತಾ, ನೀವು ಗೃಹಸ್ಥರಾಗುತ್ತೀರೇನು ?

ಹೌದು ! ತಾವು ಅಪ್ಪಣೆ ಇತ್ತೆ, ನಾನು ಗೃಹಸ್ಥ ಧರ್ಮವನ್ನು ಸ್ವೀಕರಿಸುತ್ತೇನೆ

ಸ್ವಾಮಿಗಳೇ ! ನೀವು ಇಷ್ಟೊಂದು ಐಶ್ವರ್ಯ, ಪದವಿ, ಗುರುಪೀಠ, ಭಕ್ತರ ಪೂಜೆ, ಎಲ್ಲವನ್ನೂ ತೊರೆದು ಗೃಹಸ್ಥರಾಗುವುದೆಂದರೆ, ನನಗೆ ಅಶ್ಚರ್ಯವಾಗುತ್ತದೆ ನಿಮ್ಮ ಗೃಹಸ್ಥಾಶ್ರಮದ ಸಹಧರ್ಮಿಣಿ ಯಾರು ?

ಜಂಗಮನು ಮಾತನಾಡಲಿಲ್ಲ

ಸ್ವಾಮಿಗಳೇ ! ಹೇಳಿರಿ ! ನಿಮ್ಮಂಥಾ ಧೀರರು ನಾಚಿಕೊಳ್ಳುವುದೇಕೆ ? ನನಗೆ ಎಷ್ಟೋ ಸಂತೋಷ.

ಜಂಗಮನು ತಗ್ಗಿದ ಕಂಠದಿಂದ “ಮಾಲತಿ”

ಬೇಗಂಸಾಹೇಬಳು ನಕ್ಕು, ಅಹಾ ! ಮಾಲತಿಯು ನಿಮ್ಮ ಪ್ರಣಯಿನಿಯೇ ! ನಾನು—ಮಾಲತಿಯು ಜಂಗಮವಾಡಿಯಿಂದ ನಮ್ಮ ಮನೆಗೆ ಬಂದಾಗಲೇ ಅವಳಲ್ಲಿ ವ್ಯತ್ಯಾಸವನ್ನು ಕಂಡೆ ಯಾರಲ್ಲಿಯೋ ಅನುರಕ್ತಳಾಗಿದ್ದಾಳೆಂದುಕೊಂಡೆ. ಅಂಥಾ ಲಾವಣ್ಯವತಿಯಾದ ತರುಣಿಯ ಹೃದಯದಲ್ಲಿ ಅನುರಾಗವು ಹುಟ್ಟುವುದೇನೂ ಅಶ್ಚರ್ಯವಲ್ಲ. ಮಹದೇವಸ್ವಾಮಿಗಳೇ ! ನಿಮ್ಮ ನಿಶ್ಚಯವು ನನಗಷ್ಟೋ ಸಂತೋಷವನ್ನುಂಟುಮಾಡಿದೆ. ಈ ಹಾಳು ಜೀವನವನ್ನು ಸುಳ್ಳು ವೈರಾಗ್ಯದ ಸೋಗಿನಲ್ಲಿ ನಾವೇಕೆ ಕೆಳೆಯಬೇಕು

ಇಲ್ಲ ! ಬೇಗಂಸಾಹೇಬರೇ, ಆ ಸನ್ಯಾಸಿ ಜೀವನವು ಸುಖಕರವಾದುದು. ಅದರಿಂದ ಕ್ರೋಧದ್ವೇಷಗಳಿಲ್ಲ ಎಷ್ಟೋ ಮಂದಿ ಆರ್ತರಿಗೆ, ಅನಾಥರಿಗೆ ಸಹಾಯ ಮಾಡಬಹುದು. ಭಕ್ತಿಯು ಆನಂದದಾಯಕವಾದುದು. ಭಗವಂತನ ಅನುಗ್ರಹವು ಅನೋಘವಾದುದು. ಆದರೆ ಅದನ್ನು ಸಾಧಿಸಲು ನನ್ನಿಂದ ಆಗಲಿಲ್ಲ

ಘಾತಿಮಾ—ಸ್ವಾಮಿಗಳೇ ! ನಾನು ನಿಮ್ಮಲ್ಲಿ ಸನ್ಯಾಸಧರ್ಮ-ಗೃಹಸ್ಥ ಧರ್ಮಗಳಲ್ಲಿ ವಾದ ಮಾಡುವುದಿಲ್ಲ ನನಗೆ ಅದರಲ್ಲಿ ಆಸಕ್ತಿ ಇಲ್ಲ

ಸ್ವಾಮಿ—ಬೇಗಂಸಾಹೇಬರವರೇ ! ಬೇಅದಬ್, ಮಾಘ್ ಮಾಡಬೇಕು ತಮ್ಮಲ್ಲಿ ಹೆಚ್ಚು ಮಾತನಾಡುವುದಕ್ಕೇ ನನಗೆ ಭಯ ಇವತ್ತು ಮಾತಿಗೆ ಮಾತು ಬಂದಿದೆ. ತಮ್ಮನ್ನೊಂದು ಮಾತು ಕೇಳಬೇಕೆನ್ನಿಸುತ್ತದೆ

ಘಾತಿಮಾ—ಕೇಳಿರಿ ! ಮಹಂತರೇ ! ಹೇಳುತ್ತೇನೆ

ಸ್ವಾಮಿ—ಸ್ತ್ರೀ ಜಾತಿಯಲ್ಲಿ ತಮ್ಮಂತಹ ಸೌಂದರ್ಯವತಿಯರು ಅಪರೂಪ ತುಂಬಿದ ತಾರುಣ್ಯ ! ತಾವು ಮದುವೆ ಮಾಡಿಕೊಂಡು ಸುಖವಾಗಿರಬಾರದೇಕೆ ? ಈ ರಾಜಕೀಯವು ತಮಗೇಕೆ ?

ಘಾತಿಮಾ—ಸ್ವಾಮಿಗಳೇ, ನನ್ನ ರೂಪವೇ, ಅದನ್ನು ಸುಡಬೇಕು ಆ ಮಾತು ಬಿಡಿರಿ. ನಾನು ಮಹಾಮಹಿಮರಾದ ದಿವಾನರವರ ಧರ್ಮಪತ್ನಿ ಆ ಮಹಾಪುರುಷನ ಘೋರ ಕೊಲೆ, ನನ್ನ ಮೇಲಿನ ಜಘನ್ಯ ಅತ್ಯಾಚಾರಗಳಿಂದ ನನ್ನ ಮನಸ್ಸು ಕಾದ ಕಬ್ಬಿಣದ ರಸದಂತೆ ಕುದಿಯುತ್ತಿದೆ. ಸುಲ್ತಾನರ ಮೇಲೆ ಆ ದ್ವೇಷವನ್ನು ತೀರಿಸಿಕೊಳ್ಳಬೇಕೆಂದು ಹಠ ತೊಟ್ಟಿದ್ದೇನೆ ಆ ಹಠಸಾಧನೆಯಲ್ಲಿಯೇ ನನ್ನ ಪ್ರಾಣ ಹೋದರೆ ಬಲು ಸಂತೋಷ ! ಬದುಕಿದ್ದು ಹಠಸಾಧನೆಯಲ್ಲಿ ಗಿದ್ದರೆ, ಆ ದಿವಾನರವರ ಸಮಾಧಿಯ ಮುಂದೆ ಪ್ರಾಣತ್ಯಾಗ ಮಾಡಿಕೊಳ್ಳುತ್ತೇನೆ.

ಸ್ವಾಮಿ—ತಾಯೆ ! ನಾನು ನನ್ನ ಪ್ರಾಣವನ್ನು ಪಣವಾಗಿಟ್ಟು ತಮ್ಮ ಸೇವೆ ಮಾಡುತ್ತೇನೆ

ಸ್ವಾಮಿಯು ಅಪ್ಪಣೆ ಪಡೆದು ಕೊರಟನು ಬೇಗಂಸಾಹೇಬಳು ಜಂಗಮನ ಜೊತೆಯಲ್ಲಿ ಮಹಡಿಯಿಂದ ಕೆಳಗಿಳಿದು ಬಂದು ಅವನನ್ನು ಕಳುಹಿಸಿದಳು

ಮಹದೇವಸ್ವಾಮಿಯು ಕ್ರಮಕ್ರಮವಾಗಿ ಕಾಳೇಶ್ವರದಲ್ಲಿದ್ದ ಗುಪ್ತ ನಿಧಿಯನ್ನೆಲ್ಲಾ ಬೇಗಂಸಾಹೇಬಳ ಮನೆಗೆ ಸಾಗಿಸಿದನು ಯಾರಿಗೂ ಇದು ಯಾವ ವಿಧವಾಗಿಯೂ ಗೋಚರವಾಗಲಿಲ್ಲ ಒಂದು ತಿಂಗಳಕಾಲ ಕಳೆಯುತ್ತಲೇ ಕೂಡಗಿನ ರಾಜರು ಒಂದು ದಿನ ಪರಿವಾರ ಸಮೇತವಾಗಿ ಕಾಳೇಶ್ವರಕ್ಕೆ ದೇವರ ದರ್ಶನಕ್ಕೆ ಬಂದರು ಮಹದೇವಸ್ವಾಮಿಯು ಕಾಳೇಶ್ವರದ ದೇವಾಲಯವನ್ನೆಲ್ಲಾ ತ್ರಿಯಂಬಕ ಭಟ್ಟರಿಗೆ ವಹಿಸುವಂತೆ ದೇವಿಯ ಆಜ್ಞೆಯಾಗಿದೆಯೆಂದು ರಾಜರಲ್ಲಿ ಅರುಹಿದನು. ಅವರಿಗೆ ಈ ಮಾತನ್ನು ಕೇಳಿ ಆಶ್ಚರ್ಯವಾಯಿತು ಜಂಗಮದೇವನು ಎಷ್ಟುನೀಹ ಸತ್ಪುರುಷನೆಂದು ಕೊಂಡಾಡಿದರು ತ್ರಿಯಂಬಕಭಟ್ಟನಿಗೆ ಎಷ್ಟೋ ಹೇಳಿ, ಆ ಮಹಂತ ಪದವಿಯನ್ನು ಜಂಗಮನು ಭಟ್ಟರಿಗೆ ವಹಿಸಿದನು ಕಾಳೇಶ್ವರವನ್ನು ಬಿಟ್ಟು ಕೂರಟುಕೋಡನು ಭಕ್ತರೆಲ್ಲರೂ ಜಂಗಮದೇವನು ಸರ್ವಸಂಗ ಪರಿತ್ಯಾಗ ಮಾಡಿ, ಅರಣ್ಯಕ್ಕೆ ತಪಸ್ಸಿಗೆ ಹೊರಟುಹೋದನೆಂದು ಹೇಳಿಕೊಡಗಿದರು ಜಂಗಮದೇವನು ಕಾಳೇಶ್ವರವನ್ನು ಪರಿತ್ಯಜಿಸಿ, ಬೇಗಂಸಾಹೇಬಳ ಆಶ್ರಯದಲ್ಲಿ ಮಾಲತಿಗು ಸಾನ್ನಿಧ್ಯವನ್ನು ಸೇರಿದನು ಅಂದಿನಿಂದ ಅವನನ್ನು ಯಾರೂ ಕಾಣಲಿಲ್ಲ ಕಾಳೇಶ್ವರದಲ್ಲಿ ಜನರು ಜಂಗಮದೇವನ ಕುಸಾಡಗಳನ್ನು ಸ್ತೋತ್ರಗಯ್ಯುತ್ತಿದ್ದರು ದೇವಾಲಯದ ಅಧಿಕಾರವನ್ನೆಲ್ಲಾ ತ್ರಿಯಂಬಕಭಟ್ಟನು ನೆರವೇರಿಸುತ್ತಿದ್ದನು

ಕಾರ್ಕಳದ ಫಕೀರ

ಫಕೀರನು ಕೊಡಗಿಗೆ ಬಂದಾಗಿನಿಂದ ಎಲ್ಲೆಲ್ಲಿಯೂ ಅಲೆಯುತ್ತಿದ್ದನು ಒಂದಾವೃತ್ತಿ ಶ್ರೀರಂಗಪಟ್ಟಣಕ್ಕೆ ಹೋಗಿ ಬಂದನು ಅವನ ಮನಸ್ಸಿಗೆ ಯಾವುದೂ ಸಮಾಧಾನವಿಲ್ಲ. ಎಲ್ಲಿಯಾದರೂ ದೂರದೇಶಕ್ಕೆ ಹೊರಟುಹೋಗಬೇಕೆಂದು ಚಿಂತಿಸುತ್ತಿದ್ದನು ಒಂದು ದಿನ ತನ್ನ ಮನಸ್ಸಿನ ಸ್ಥಿತಿಯನ್ನೆಲ್ಲಾ ವರ್ಣಿಸಿ ಬೇಗಂಸಾಹೇಬರಲ್ಲಿ ಅರುಹಿದನು ಬೇಗಂಸಾಹೇಬಳ ವೇದಾಂತವೇ ಬೇರೆ! ಫಕೀರರೇ, ದೇವರದ್ದಾನೆಯೋ ಇಲ್ಲವೋ ಬಲ್ಲವರಾರು? ತಮ್ಮಂತಹ ಜ್ಞಾನಿಗಳು ಆ ದೇವರನ್ನು ಕಟ್ಟಿಕೊಂಡು ಏಕೆ ಹಂಬಲಿಸುತ್ತಾರೋ ನನಗೆ ಗೋಚರವಾಗಿಲ್ಲ ಈ ಮೂಢ ಜನರು ಆ ದೇವರನ್ನು ನಂಬಿ, ಏಕೆ ಇಷ್ಟು ಹುಚ್ಚರಾಗಿದ್ದಾರೋ ನನಗೆ ಅರ್ಥವಾಗುವುದಿಲ್ಲ. ನೀವು ಈ ಜನರ ಸೇವೆಯನ್ನಾದರೂ ಮಾಡಬಾರದೇ ?

ಫಕೀರನು "ಬೇಗಂಸಾಹೇಬ", ನೀವು ದೇವರನ್ನು ದೂರುವುದೇನೂ ತಪ್ಪಲ್ಲ. ದೇವರ ಅನುಗ್ರಹದಿಂದ ವಂಚಿತರಾದವರಿಗೆ ಇದು ಸಹಜವಾಗಿಯೇ ಇದೆ. ನಾವೂ ಈ

ಬಡಜನರ ಸೇವೆಯೇ ದೇವರಸೇವೆಯೆಂದು ನಂಬಿದ್ದೇನೆ ಆದರೆ ಎಲ್ಲವೂ ದೇವರ ಹೆಸರಿನಲ್ಲಿಯೇ ನಡೆಯಬೇಕು. ಇಲ್ಲಿ ನಾನೊಂದು ಮತೀದಿಯನ್ನು ನಿರ್ಮಾಣ ಮಾಡ ಬೇಕೆಂದಿದ್ದೇನೆ ಒಂದು ಲಂಗರಖಾನೆಯನ್ನಿಡಬೇಕೆಂದಿದ್ದೇನೆ ”

ಘಾತಿಮಾ—ಇದಕ್ಕೆಲ್ಲಾ ಹಣವೆಲ್ಲಿ ಬರುತ್ತದೆ ?

ಫಕೀರ.—ಹಣವು ತನ್ನಷ್ಟಕ್ಕೆ ತಾನೇ ಬರುತ್ತದೆ ನನ್ನಂತಹ ಕಾಸಿಲ್ಲದ ಫಕೀ ರರೇ ಮತೀದಿಯನ್ನು ಕಟ್ಟಿದವರು ಮಹಾಧರ್ಮಗಳನ್ನು ಮಾಡಿದವರು

ಘಾತಿಮಾ—ಫಕೀರಜಿ, ನಾನು ದೇವರನ್ನು ನಂಬದಿದ್ದರೂ, ನಿಮ್ಮನ್ನು ನಂಬುತ್ತೇನೆ ನೀವು ನನ್ನ ತಂದೆಗೆ ಸಮಾನರು ನಾನು ಬೇಕಾದಷ್ಟು ಹಣ ಕೊಡುತ್ತೇನೆ ನೀವು ಬೇಕಾದ ಧರ್ಮ ಮಾಡಿರಿ.

ಫಕೀರ—ಮಗಳೇ, ನೀನು ದೇವರನ್ನು ನಂಬುವುದಿಲ್ಲವೆನ್ನುತ್ತಿ, ದೇವರ ಮನುಷ್ಯರನ್ನು ನಂಬುತ್ತಿ ಅಷ್ಟೇ ವ್ಯತ್ಯಾಸ

ಮರುದಿವಸದಿಂದಲೇ ಮತೀದಿಯ ಕೆಲಸಕ್ಕೆ ಆರಂಭವಾಯಿತು ಅವರ ಜೊತೆ ಯಲ್ಲಿಯೇ ಲಂಗರುಖಾನೆಯೂ ಆರಂಭವಾಯಿತು ಕಾಳೇಶ್ವರದ ಸಮೀಪದಲ್ಲಿಯೇ ಆರುತಿಂಗಳಲ್ಲಿ ಮತೀದಿಯು ತಯಾರಾಯಿತು ಲಂಗರಖಾನೆಯ ಕಟ್ಟಡವೂ ಸಿದ್ಧ ವಾಯಿತು. ಬಡಬಗ್ಗರಿಗೆ ಅನ್ನದಾನ ಮಾಡಲು ಆರಂಭಿಸಿದರು ಈ ಮತೀದಿಗೆ ಭಕ್ತಾದಿಗಳು ಹೆಚ್ಚಾಗಿ ಬಾರದಿದ್ದರೂ, ಬಡಜನರು ಹೆಚ್ಚು ಹೆಚ್ಚಾಗಿ ಬರುತ್ತಿದ್ದರು ಅನ್ನವಸ್ತುಗಳನ್ನು ಪಡೆಯುತ್ತಿದ್ದರು ಈ ಸಮಾಚಾರವು ಗುಡ್ಡೆಚಾರರ ಮೂಲಕ ಕೊಡಗಿನ ರಾಜರ ಕಿವಿಗೆ ಬಿತ್ತು ಅವರಿಗೆ ಇದೊಂದೂ ಸರಿಬೀಳಲಿಲ್ಲ ರಾಜರು ಕಾಳೇಶ್ವರಕ್ಕೆ ಬಂದು ತ್ರಿಯಂಬಕಭಟ್ಟರನ್ನು ಭೇಟಿ ಮಾಡಿದರು ಪ್ರಸ್ತಾಪತ್ರೇನ ಈ ಮತೀದಿಯ ವಿಚಾರವನ್ನು ಎತ್ತಿದರು ತ್ರಿಯಂಬಕಭಟ್ಟರು “ರಾಜರೇ, ನೀವು ಆ ಮತೀದಿಗೆ ಆತಂಕಪಡಿಸಿದರೆ, ನಾನು ಈ ದೇಶವನ್ನು ಪರಿತ್ಯಾಗ ಮಾಡಿ ಹೋಗುತ್ತೇನೆ ದೇವರು ಒಬ್ಬನೇ, ಮಾನವ ವರ್ಗವೆಲ್ಲವೂ ಆ ದೇವರ ಮಕ್ಕಳು. ಒಬ್ಬನೇ ದೇವರೆಂದು ನಂಬಿದವರಿಗೆ, ಕಾಳೇಶ್ವರವಾದರೂ ಒಂದೇ, ಆ ಮತೀದಿಯಾದರೂ ಒಂದೇ. ನಾನಾದೇವರುಗಳಾದರೆ ಯಾವ ದೇವರೂ ನಿಜವಲ್ಲ.”

ರಾಜ—ಭಟ್ಟರೇ, ತಾವು ಪ್ರಪಂಚವನ್ನು ನೋಡುತ್ತಿಲ್ಲವೆ ? ಮುಸಲ್ಮಾನರು ಬೇರೆ, ನಾವು ಬೇರೆ ಅವರು ನಮ್ಮ ಶತ್ರುಗಳಾಗಿದ್ದಾರೆ ನಮ್ಮ ದೇಶದಲ್ಲಿ ಒಂದಾದರೂ ಮತೀದಿಯಿಲ್ಲ. ಈಗ ಇಲ್ಲಿ ಒಂದು ಮತೀದಿಯಾದರೆ, ಈ ಕೊಡಗು ರಾಜ್ಯ ವೆಲ್ಲವೂ ಮುಸಲ್ಮಾನರವಾಗುತ್ತದೆ.

ಭಟ್ಟ—ಆ ಮುಸಲ್ಮಾನರನ್ನು ಸೃಷ್ಟಿಸಿರುವವನು ನಿಮ್ಮ ದೇವರಲ್ಲವೇನು ?

ರಾಜನು ಉತ್ತರ ಕೊಡಲಿಲ್ಲ. ನೋಡಿ ! ಭಟ್ಟರೆ, ಟಿಪ್ಪುಸುಲ್ತಾನರು ಮುಸ

ಲ್ಯಾನರಾದ್ದರಿಂದರಿಂದಲೇ, ನಮ್ಮ ಬೇಶಕ್ಕೆ ಎಷ್ಟೋ ತೊಂದರೆಗಳನ್ನು ಕೊಡುತ್ತಿದ್ದಾರೆ

ಭಟ್ಟ—ಹೌದು ! ಆ ಟಿಪ್ಪುಸುಲ್ತಾನರೂ, ನೀವೂ ಸಹೋದರರಂತೆ ಬದುಕಬೇಕೆಂಬುದೇ ದೇವರ ಇಚ್ಛೆ ಆದಕ್ಕೆ ವಿರುದ್ಧವಾಗಿರುವುದರಿಂದಲೇ ನಿಮ್ಮಿಬ್ಬರಿಗೂ ವಿರೋಧ ನೀವಿಬ್ಬರೂ ದೈವದ್ವೇಷಿಗಳು ಇಬ್ಬರೂ ಕಷ್ಟಪಡುತ್ತೀರಿ ಒಬ್ಬರನ್ನೊಬ್ಬರು ದ್ವೇಷಿಸುತ್ತೀರಿ

ಒಟ್ಟಿನಲ್ಲಿ ಭಟ್ಟರ ಅನುಗ್ರಹದಿಂದ ರಾಜರು ವ ಶೀದಿಯ ಮೇಲೆ ಕೈಮಾಡದೇ ಹೊರಟುಹೋದರು

ದಕ್ಷಿಣ ಕನ್ನಡದಿಂದಲೂ, ಮಲಬಾರು ಕಡೆಯಿಂದಲೂ ಬಹುಮಂದಿ ಮುಸಲ್ಮಾನರು ಕೊಡಗಿನಲ್ಲಿ ಜೀವನೋಪಾಯಗಳಿಗಾಗಿ ಬಂದು ನೆಲಸತೊಡಗಿದರು ಬೇಗಂಸಾಹೇಬಳು ಬಡಬಗ್ಗರಿಗೆಲ್ಲಾ ನಾನಾವಿಧವಾಗಿ ಸಹಾಯ ಮಾಡುತ್ತಿದ್ದಳು. ಮಾಲತಿಯನ್ನೂ, ಮಹದೇವಸ್ವಾಮಿಯನ್ನೂ ಬಹಳ ಆದರದಿಂದ ಕಾಣುತ್ತಿದ್ದಳು ಬೇಗಂಸಾಹೇಬಳು ಸುಖವಾಗಿರಲಿಲ್ಲ ಆವಳು ಯಾವಾಗಲೂ ಸುಲ್ತಾನರ ಯೋಚನೆಯಲ್ಲಿಯೇ ಇದ್ದಳು ಸುಲ್ತಾನರ ಮೇಲೆ ಯುದ್ಧ ಮಾಡಬಲ್ಲವರಾರು ? ಇಯಜ್ಜಾಖಾನರು ಸರ್ವಧಾ ಸುಲ್ತಾನರ ಮೇಲೆ ಯುದ್ಧ ಮಾಡುವುದಿಲ್ಲ ಹುಸೇನ್‌ಖಾನನ ಗತಿಯೇನಾಯಿತೋ ಗೊತ್ತೇ ಇಲ್ಲ ಈ ಕೊಡಗಿನ ರಾಜನು ಯುದ್ಧ ಮಾಡುವವನಲ್ಲ ಆದರೂ, ಈ ಕೊಡಗಿನವರು ಬಹಳ ವೀರರು ಈಗ ಯುದ್ಧವು ಬಂದರೆ ಒಂದು ಲಕ್ಷ ಮಂದಿ ಕೊಡಗರು ಯುದ್ಧಕ್ಕೆ ಸೊರಡುತ್ತಾರೆ ಯಾರಾದರೂ ಬಲಶಾಲಿಗಳು ಶ್ರೀರಂಗಪಟ್ಟಣದ ಮೇಲೆ ಯುದ್ಧವನ್ನು ಹೂಡಿದರೆ ಇತ್ತ ಕಡೆಯಿಂದ ಈ ಕೊಡಗರನ್ನು ಎತ್ತಿ ಕಟ್ಟಿ ನುಗ್ಗಿಬಿಡಬಹುದು ಈ ಕೊಡಗಿನ ರಾಜರಿಗೂ, ಟಿಪ್ಪುಸುಲ್ತಾನರಿಗೂ ಏನಾದರೂ ವಿರೋಧವು ಬೆಳೆಯುತ್ತಲೇ ಇರುವಂತೆ ಮಾಡಬೇಕು ಎಂದು ಆಲೋಚಿಸುತ್ತಿದ್ದಳು ಈ ಮಂತ್ರಾಲೋಚನೆಗಳಲ್ಲಿಲ್ಲಾ ಫಕೀರನಿಂದ ಏನೂ ಪ್ರಯೋಜನವಿಲ್ಲ ಮಹದೇವಸ್ವಾಮಿಯಿಂದ ವಿಶೇಷ ಪ್ರಯೋಜನವಾಗುತ್ತಿತ್ತು ಮಾಲತಿಯು ತಾನು ಬೇಗಂಸಾಹೇಬಳಿಗಾಗಿ ಎಂತಹ ದುರ್ಘಟ ಕಾರ್ಯವನ್ನೂ ದರೂ ಮಾಡುವುದಾಗಿ ನಿಶ್ಚಯ ಮಾಡಿದ್ದಳು

ಬೇಗಂಸಾಹೇಬಳು ಊರು ಊರಿಗೂ, ಮನೆಮನೆಗೂ, ಸಂಚಾರಮಾಲಾರಂಭಿಸಿದಳು ಪ್ರತಿಯೊಬ್ಬ ಮನೆ ಯಜಮಾನನನ್ನು ಹುರಿದುಂಬಿಸಲು ಪ್ರಯತ್ನ ಮಾಡಿದಳು ಕೊಡಗು ಶೀಮೆಯಲ್ಲಿ ಸ್ತ್ರೀ ಪುರುಷರೆಲ್ಲಾ ಸುಲ್ತಾನನಮೇಲೆ ವಿದ್ವೇಷವನ್ನು ಕಾರುವಂತೆ ಎತ್ತಿ ಕಟ್ಟಿದಳು.

ವೀರರಾಜನಿಗೆ ಗುಪ್ತಚರರು ಈ ಬೇಗಂಸಾಹೇಬಳ ವೃತ್ತಾಂತವನ್ನು ಆಗಷ್ಟೆ

ತಂದು ಹೇಳುತ್ತಿದ್ದರು ರಾಜನು ಬಹು ಮಂದಿ ಸ್ತ್ರೀ ಗೂಢಚಾರಿಣಿಯರನ್ನು ಇಟ್ಟಿದ್ದನು. ಅವರು ಆಗಾಗ ಕಾಳೇಶ್ವರಕ್ಕೆ ಹೋಗಿಬರುತ್ತಿದ್ದರು ಆ ಸಂಭವಗಳಲ್ಲೆಲ್ಲಾ ಬೇಗಂಸಾಹೇಬರನ್ನು ಬಂದು ಭೇಟಿ ಮಾಡುತ್ತಿದ್ದರು ಅವರುಗಳು ಬೇಗಂಸಾಹೇಬರೊಡನೆ ಅನೇಕ ರಾಜಕೀಯಗಳನ್ನು ಮಾತನಾಡುತ್ತಿದ್ದರು ಸುಲ್ತಾನರನ್ನು ನಾನಾ ವಿಧವಾಗಿ ದೂಷಿಸುತ್ತಿದ್ದರು. ಅದರಿಂದ ಎಷ್ಟೋ ಸಮಾಚಾರಗಳು ಅವರಿಗೆ ತಿಳಿಯುತ್ತಿತ್ತು ಆ ಸ್ತ್ರೀಯರು ಬಂದು ರಾಜನಲ್ಲಿ ಅದನ್ನೆಲ್ಲಾ ವಿವರವಾಗಿ ಹೇಳುತ್ತಿದ್ದರು ಬೇಗಂಸಾಹೇಬಳ ರೂಪಲಾವಣ್ಯಗಳನ್ನು ವಿಧವಿಧವಾಗಿ ವರ್ಣಿಸುತ್ತಿದ್ದರು ಕಾಮುಕನಾದ ರಾಜನಿಗೆ ಈ ಮಾತುಗಳು ಅತ್ಯಂತ ಉತ್ತೇಜಕವಾಗಿದ್ದುವು

ರಾಜನು ಘಾತಿಮಳಿಗೆ ಏನಾದರೂ ಪ್ರಲೋಭನಾಡಿ, ಎಂಪಡಿಸಿ ಕೊಳ್ಳಬೇಕೆಂದು ಚಿಂತಿಸಿದನು ಯಾವುದಾದರೊಂದು ನೆಪ ಮಾಡಿ, ಬೇಗಂಸಾಹೇಬಳನ್ನು ಅರಮನೆಗೆ ಕರೆಸುವ ಯೋಚನೆ ಮಾಡಿದನು ಅರಮನೆಯಲ್ಲಿ ರಾಜರ ವರ್ಧಂತಿ ಉತ್ಸವವು ಬಂದಿತು ಆ ಉತ್ಸವಕ್ಕೆ ಆಹ್ವಾನಕೊಟ್ಟು ಘಾತಿಮಾಬೇಗಂರನ್ನು ಕರೆಸುವಂತೆ ಮ್ಯಾನಾವನ್ನು ಕಳಿಸಿ, ಪರಿಜನರನ್ನು ಕಳಿಸಿಕೊಟ್ಟನು ಬೇಗಂವರು ಸಂತೋಷದಿಂದ ಆಹ್ವಾನವನ್ನು ಒಪ್ಪಿಕೊಂಡರು ವೀರರಾಜವೀರಿಯಲ್ಲೆಯೇ ಒಂದು ಅರಮನೆಯಲ್ಲಿಯೇ ಬೇಗಂಸಾಹೇಬಳಿಗೆ ಬಿಡಾರದ ಏರ್ಪಾಡನ್ನು ಮಾಡಿದ್ದು ರಾಜರು ತಾವೇ ಸ್ವತಃ ನಿಂತು, ಬಿಡಾರದ ಅಲಂಕಾರಗಳನ್ನೆಲ್ಲಾ ಮಾಡಿಸಿದರು ಘಾಲ್ಗುಣ ಶುದ್ಧ ಹುಣ್ಣಿಮೆಯ ದಿನ ರಾಜರ ವರ್ಧಂತಿ. ಆ ದಿನಕ್ಕೆ ಸರಿಯಾಗಿ ಬೇಗಂವರು ಅಲ್ಲಿಗೆ ಬಂದು ಸೇರಿದರು ಅವರು ಜೊತೆಯಲ್ಲಿ ಮಾಲತಿಯನ್ನು ಕರೆದುಕೊಂಡು ಹೋದರು

ಬೇಗಂಸಾಹೇಬಳು ವೀರರಾಜವೇಟೆಗೆ ಬಂದು ತಲಪಿದ ಸಮಾಚಾರವು ತಿಳಿಯುತ್ತಲೇ ರಾಜರು ತಾವೇ ಬಂದು ಬೇಗಂಸಾಹೇಬರನ್ನು ಎದುರುಗೊಂಡರು ಭೇಟಿ ಮರುಭೇಟಿಗಳೆಲ್ಲಾ ಬಹಳ ಗೌರವದಿಂದ ನಡೆದುವು ಬೇಗಂಸಾಹೇಬಳಿಗೆ ರಾಜಯೋಗ್ಯವಾದ ಉಪಚಾರಗಳಿಗೆ ಏರ್ಪಾಡಾಗಿತ್ತು ಇದನ್ನೆಲ್ಲಾ ನೋಡಿ, ಬೇಗಂಸಾಹೇಬಳು ಅತ್ಯಂತ ಸಂತೋಷಪಟ್ಟುಕೊಂಡಳು. ವರ್ಧಂತಿಯ ಉತ್ಸವಗಳು ಪೂರೈಸಿದ ಮಾರನೆಯ ದಿನ ರಾಜರು ಅರಮನೆಯಲ್ಲಿ ಬೇಗಂಸಾಹೇಬಳ ಭೇಟಿಗೆ ಬಂದರು ಅವರ ಮನೆಯಲ್ಲಿದ್ದ ಅಂತಃಪುರದಲ್ಲಿಯೇ ರಾಜರ ಭೇಟಿಗೆ ಬೇಗಂಸಾಹೇಬಳು ಸಿದ್ಧನಾಡಿದ್ದಳು ರಾಜರು ಅರಮನೆಗೆ ಬರುತ್ತಲೇ ಬೇಗಂಸಾಹೇಬರು ಸ್ವತಃ ರಾಜರನ್ನು ಎದುರುಗೊಂಡು ಉಪಚಾರೋಕ್ತಿಗಳಿಂದ ಆಡರಿಸಿ,

ಅವರನ್ನು ಅಂತಃಪುರದೊಳಗೆ ಕರೆದೊಯ್ದು ಉಚಿತಾಸನದಲ್ಲಿ ಕುಳ್ಳಿರಿಸಿದರು ಅವರವರ ಮಾತುಕಥೆಗಳಿಗೆ ಆರಂಭವಾಯಿತು

ರಾಜರ.—ರಾಣೀಸಾಹೇಬರೇ ! ತಾವು ಇಲ್ಲಿಗೆ ಬಂದಿದ್ದು ನಮಗೆ ಬಹಳ ಸಂತೋಷವಾಯಿತು ತಮಗೆ ಈ ಸ್ಥಳವು ಪ್ರಶಸ್ತವಾಗಿರಬಹುದೆಂದು ಇಲ್ಲಿ ಬಿಡಾರಕ್ಕೆ ಏರ್ಪಾಡು ಮಾಡಿದೆ

ಬೇಗಂ— ಈ ಸ್ಥಳವು ಬಹಳ ಪ್ರಶಸ್ತವಾಗಿದೆ ಇದು ರಾಜಯೋಗ್ಯವಾದ ಸ್ಥಳ ತಾವು ನನ್ನನ್ನು ಬಹಳ ಗೌರವಪಡಿಸಿದ್ದೀರಿ ಇದಕ್ಕಾಗಿ ನಾನು ಚಿರಮಣಿಯಾಗಿವೇನೆ ಇಲ್ಲಿಯ ಉತ್ಸವಗಳೆಲ್ಲಾ ಪೂರೈಸಿವೆ ಅಪ್ಪಣೆಯಾದರೆ ನಾವು ಕಾಳೇಶ್ವರಕ್ಕೆ ಹಿಂದಿರುಗುತ್ತೇವೆ

ರಾಜ—ರಾಣಿಯವರೇ ! ನನ್ನದೊಂದು ಪ್ರಾರ್ಥನೆ ಇದೆ. ಇಲ್ಲಿಯ ರಾಜಕಾರಣಗಳನ್ನು ತಾವು ಅರಿಯಿರಿ ತಾವು ಇಲ್ಲಿಯೇ ಇದ್ದರೆ ಒಳ್ಳೆಯದು ಕಾಳೇಶ್ವರದಲ್ಲಿ ತಾವು ಅಡಿಗಡಿಗೆ ಆಪಾಯಕ್ಕೊಳಗಾಗುವ ಸಂಭವ ಉಂಟು

ಘಾತಿನಾ— ಈ ಕೊಡಗು ರ್ಯಾದಲ್ಲಿಯೇ ನನಗೆ ದ್ವೇಷಿಗಳೆಲ್ಲ ಎಲ್ಲರೂ ನನ್ನಲ್ಲಿ ವಿಶ್ವಾಸವುಳ್ಳವರಾಗಿದ್ದಾರೆ ತಮ್ಮ ಅಭಿಮಾನ ರಕ್ಷಣೆಗಳಿವೆ

ರಾಜ— ಬೇಗಂರವರೇ ! ಕೇಳಿ ನೀವು ಇಲ್ಲಿರುವುದು ಸುಲ್ತಾನರಿಗೆ ಗೊತ್ತಾಗಿ ಹೋಗಿದೆ ನೀವು ಇಲ್ಲಿ ಕೊಡಗರನ್ನು ಸುಲ್ತಾನರ ಮೇಲೆ ಎತ್ತಿ ಕಟ್ಟುತ್ತಿದ್ದೀರೆಂದು ಶ್ರೀರಂಗಪಟ್ಟಣಕ್ಕೆ ವರ್ತಮಾನವು ಹೋಗಿದೆ ಇನ್ನೂ ಏನೇನೋ ವರ್ತಮಾನಗಳು ಹಬ್ಬಿವೆ ಸುಲ್ತಾನರವರು ತೀಕ್ಷ್ಣವಾದ ಪ್ರತಿಕ್ರಿಯೆಯನ್ನು ಕೈಗೊಳ್ಳುವರೆಂದು ಗೂಢಚಾರರು ಸಮಾಚಾರ ತಂದಿದ್ದಾರೆ

ಬೇಗಂ—ರಾಜರವರೇ ! ಇದೆಲ್ಲಾ ನನಗೆ ಸಂತೋಷದ ಸುದ್ದಿಗಳೇ ಆಗಿವೆ. ಸುಲ್ತಾನರು ನನ್ನ ಮೇಲೆ ಕೈ ಮಾಡಲು, ಅವರ ಕಡಿ ಜನರನ್ನು ಗುಪ್ತವಾಗಿ ಕಳಿಸಿದರೆ ನನ್ನನ್ನು ಹಿಡಿಯುವುದು ದುಸ್ತರ ! ನನ್ನನ್ನು ಹಿಡಿಯುವುದಕ್ಕಾಗಿ ಸ್ವತಃ ಸುಲ್ತಾನರೇ ಇಲ್ಲಿಗೆ ಬಂದರೆ, ನನ್ನ ಇಷ್ಟಾರ್ಥವು ಈಡೇರಿದಂತೆಯೇ ಸರಿ

ರಾಜ— ಈಗಿನ ಪ್ರಸಂಗವು ನೀವು ತಿಳಿದಿರುವಷ್ಟು ಸುಲಭವಾದುದಲ್ಲ ಸ್ವಯಂ ಸುಲ್ತಾನರೇ ನಿಮ್ಮನ್ನು ಹಿಡಿಯಲು ಸೈನ್ಯ ಸಮೇತವಾಗಿ ಹೊರಟಿದ್ದಾರೆ

ಬೇಗಂ—(ಗಹಗಹಿಸಿ ನಕ್ಕು) ರಾಜರೇ ! ಅದು ಸುಲ್ತಾನರ ಅವಿವೇಕದ ಪರಮಾನಧಿ. ದಿವಾ ಮಹಮದಾಲಿಯವರನ್ನು ಕೊಲೆ ಮಾಡಿಸಿದರೆಂದು ಶ್ರೀರಂಗಪಟ್ಟಣದ ದರಬಾರೆಲ್ಲವೂ ಹೊಗೆಯಾಡುತ್ತಿದೆ ಆ ದಿವಾನರವರ ಪತ್ನಿಯನ್ನು ಹಿಡಿಯಲು ಸ್ವಯಂ ಸುಲ್ತಾನರು ಸೈನ್ಯವೆತ್ತಿ ಬಂದರೆ ಶ್ರೀರಂಗಪಟ್ಟಣದ ಆಸ್ಥಾನವೆಲ್ಲವೂ ಬಿಂಕಿ ಹತ್ತಿ ಉರಿಯುತ್ತದೆ.

ರಾಜ—ಬೇಗಂಸಾಹೇಬ್ ! ಶ್ರೀರಂಗಪಟ್ಟಣದಲ್ಲಿ ಈಗ ತಮಗೆ ಆ ಅಂತಸ್ತಿಯಲ್ಲಿ ನೀವು ಈಗ ಕೊಡಗಿನಲ್ಲಿದ್ದೀರೆಂದೂ, ಯಾರೂ ಕೊಡಗಿನವರೊಬ್ಬರನ್ನು ವಿವಾಹ ಮಾಡಿಕೊಂಡು ಗೃಹಸ್ಥ ಧರ್ಮದಿಂದ ಇಲ್ಲಿ ವಾಸಮಾಡುತ್ತಿದ್ದೀರೆಂದೂ, ಇಲ್ಲಿ ಸುಲ್ತಾನರ ವಿರುದ್ಧ ಪಿತೂರಿ ಎಬ್ಬಿಸುತ್ತಿದ್ದೀರೆಂದೂ ಶ್ರೀರಂಗಪಟ್ಟಣದಲ್ಲಿ ಪುಂಜಾನುಪುಂಜಿ ವಾಗಿ ಮಾತುಗಳು ಹಬ್ಬಿವೆ

ಬೇಗಂ—(ನಗುತ್ತಾ) ಸಂಕೋಪ ! ನಾನು ಮದುವೆಯಾಗಬೇರೆಂದು ಯಾರ ಅಡ್ಡಿಯೂ ಇಲ್ಲ ನಾನು ಇಷ್ಟಪಟ್ಟರ ಯಾರನ್ನು ಬೇಕಾದರೂ ಮದುವೆಯಾಗಬಹುದು ಆದರಲ್ಲಿ ರಾಜದ್ರೋಹವೇನಿದೆ ? ಪಿತೂರಿ ಎಲ್ಲಿದೆ ?

ರಾಜ—ಬೇಗಂಸಾಹೇಬ್ ! ಕೊಡಗಿಗೂ ಮೈಸೂರಿಗೂ ಯುದ್ಧವೇನೋ ಸನ್ನಿಹಿತವಾದಂತೆಯೇ ! ಅದಕ್ಕೆ ನೀವೇ ಕಾರಣ ! ನೀವು ಅನುಗ್ರಹಿಸಿ ನಾವು ಸರ್ವಸ್ವವನ್ನೂ ಪಣವಾಗಿಟ್ಟು ಯುದ್ಧ ಮಾಡುತ್ತೇವೆ ಈ ಯುದ್ಧದಲ್ಲಿ ನಮಗೆ ಜಯವಾಗುವುದು ಖಂಡಿತ !

ಬೇಗಂ—ನನಗೆ ಬಹಳ ಸಂಕೋಪ ! ನಾನು ಈ ಶಪಥಸಾಧನೆಗಾಗಿ ನನ್ನ ಸರ್ವಸ್ವವನ್ನೂ ಅರ್ಪಿಸುತ್ತೇನೆ ತಮ್ಮ ಜೊತೆಯಲ್ಲಿ ಯುದ್ಧ ಮಾಡಿ ರಣಕ್ಷೇತ್ರದಲ್ಲಿ ಈ ಶರೀರವನ್ನು ಅರ್ಪಣೆ ಮಾಡುತ್ತೇನೆ

ರಾಜ—ಕೊಡಗಿನ ರಾಜರು ಯುದ್ಧದಲ್ಲಿ ಹೆಂಗಸರ ಸಹಾಯವನ್ನು ಕೋರುವ ಹೇಡಿಗಳಲ್ಲ ತಾವು ಅಂತಃಪುರದಲ್ಲಿಯೇ ಇರಬೇಕು ತಮ್ಮ ರೂಪ ಲಾವಣ್ಯ ಈ ವೀರತ್ವಗಳು ತಾವು ರಾಣಿಯಾಗುವುದಕ್ಕೆ ಅರ್ಹವಾದವುಗಳ ತಾವು ಈ ಕೊಡಗಿನ ರಾಜ್ಯದ ಮಹಾರಾಣಿಯಾದರೆ, ಈ ಜನ್ಮದಲ್ಲಿ ನನಗೆ ಅದಕ್ಕಿಂತಲೂ ಭಾಗ್ಯವು ಬೇರೊಂದಿಲ್ಲ. ನಾನು ಸುಲ್ತಾನರೊಡನೆ ರಣಾರಣಿ ಯುದ್ಧ ಮಾಡುತ್ತೇನೆ ರಣದಲ್ಲಿ ಸುಲ್ತಾನರಿಗೊಬ್ಬ ಪ್ರತಿವಂದಿ ಇದ್ದಾನೆಂಬುದು ಜಗತ್ಪ್ರಸಿದ್ಧವಾಗಲಿ ! ಯುದ್ಧದಲ್ಲಿ ಜಯಾಪಜಯಗಳು ಸ್ಥಿರವಲ್ಲ ನಾವು ಗೆದ್ದರೆ ಈ ಲೋಕದಲ್ಲಿ ಸುಖಸಾಮ್ರಾಜ್ಯವು ನಮ್ಮದು ಯುದ್ಧದಲ್ಲಿ ಮಡಿದರೆ ಇಬ್ಬರೂ ರಣಕ್ಷೇತ್ರದಲ್ಲಿ ಮಡಿಯೋಣ ಇಂದೇ ಗಾಂಧರ್ವವಿವಾಹವಾಗಲಿ

ಬೇಗಂ—(ವಿಷಾದದಿಂದ ನಕ್ಕು) ರಾಜರೆ ! ನನಗೆ ಗೊತ್ತು ಅನೇಕ ದಿನಗಳಿಂದ ನಿಮ್ಮ ಬುದ್ಧಿಯು ಪಲ್ಲಟವಾಗಿದೆಯೆಂದು ನಾನು ಸಂದೇಹಪಟ್ಟಿದ್ದೆ ಅದು ಇಂದು ನಿಶ್ಚಯವಾಯಿತು ದೌಲತಾರಾಣಿಯವರಿಗಾಗಿ ಸುಲ್ತಾನರೂ, ಇಯೂಖಾನರೂ ನಗರದ ರಣಕ್ಷೇತ್ರದಲ್ಲಿ ಯುದ್ಧಮಾಡಿದರು. ಆ ಪ್ರಕರಣದಲ್ಲಿಯೇ ನನ್ನ ಪತಿವೇಶನ ಬಲಿಯಾಯಿತು ಆ ಹುಣ್ಣು ನನ್ನ ಹೃದಯದಿಂದ ಮಾಗಿಲ್ಲ ನೀವು ಅದರ ಮೇಲೆ ನುತ್ನೊಂದು ಘಾಯವನ್ನು ಮಾಡುತ್ತಿದ್ದೀರಿ !

ರಾಜ—ಫಾತಿಮಾ ! ನಾನು ನಿನ್ನ ರೂಪಲಾವಣ್ಯಗಳಲ್ಲಿ ಮುಗ್ಧನಾಗಿದ್ದೇನೆ. ನೀನು ಈ ಕೊಡಗಿಗೆ ಬಂದಾಗಿನಿಂದಲೂ ನಾನು ನಿನ್ನ ದರ್ಶನ ಮಾಡಿದಾಗಿನಿಂದಲೂ ನಾನು ನಿನ್ನಲ್ಲಿ ಆಸಕ್ತನಾಗಿದ್ದೇನೆ ಪರೋಕ್ಷವಾಗಿ ನಿನ್ನ ರೂಪಲಾವಣ್ಯಗಳನ್ನು ಕೇಳಿ ಆ ಮೋಹನರೂಪವನ್ನು ಪ್ರತ್ಯಕ್ಷದರ್ಶನ ಮಾಡಲೋಸುಗವೇ ನಾನು ನಿನ್ನ ಭಟಿಯನ್ನು ಮಾಡಿದೆ ನೀನು ಹೇಳುವ ಕಥಗಳೆಲ್ಲಾ ಕಲ್ಪಿತವಾದವುಗಳು ಸುಲ್ತಾನರು ದಿವಾನರನ್ನು ಕೊಲ್ಲಿಸಿದ್ದು ನಿನ್ನ ಮೇಲಿನ ಪ್ರೇಮದಿಂದಲೇ ! ದೌಲತ್‌ರಾಣಿಯವರ ಕಥೆಯೆಲ್ಲಾ ಸುಳ್ಳು ನೀನು ದೌಲತ್‌ರಾಣಿಗಿಂತಲೂ ಪರಮರೂಪವತಿ ! ನೀನು ನನ್ನವಳಾಗು ನಾನು ನಿನ್ನ ಹರವನ್ನು ಗೆದ್ದುಕೊಡುತ್ತೇನೆ ಎಂದು ಹೇಳುತ್ತ ಫಾತಿಮಳ ಕೈಹಿಡಿದುಕೊಂಡನು

ಫಾತಿಮಾ—ರಾಜರೇ ! ನಾನು ನಿಮ್ಮ ಪ್ರೇಯಸಿಯಾಗುವೆನೆಂದು ಸ್ಪಷ್ಟದಲ್ಲಯೂ ಎಣಿಸಬೇಡಿರಿ. ನನ್ನನ್ನು ಬಿಡಿರಿ ! ನಾನು ಇಂದೇ ಈ ಕೊಡಗುರಾಜ್ಯವನ್ನು ಬಿಟ್ಟುಕೋಗುತ್ತೇನೆ ನೀವು ಫಾತಿಮಳು ಕೊಡಗಿನಲ್ಲೆಲ್ಲ ಎಂದು ಡಂಗೂರವನ್ನು ಹಾಕಿಸಿರಿ ! ಸುಲ್ತಾನರೂಡನೆ ಯುದ್ಧವು ತಪ್ಪುತ್ತದೆ ನೀವು ವಿಲಾಸಪ್ರಿಯರೆಂದು ನಾನು ಕೇಳಿಬಿಟ್ಟೆ ! ನಿಮ್ಮ ಅಂತಃಪುರ ರಮಣಿಯರೊಡನೆ ನೀವು ಸುಖವಾಗಿರಿ ! ಈ ಯುದ್ಧವಿಗ್ರಹಗಳು ನಿಮಗೇಕೆ ? ನನ್ನ ಸಹವಾಸವನ್ನು ಬಯಸಬೇಡಿರಿ ನನ್ನ ಮೋಹವು ಹಾಲಾಹಲ ವಿಷಕ್ಕಿಂತಲೂ ಘೋರವಾದುದು ದಾವಾನಲಕ್ಕಿಂತಲೂ ದಾರುಣವಾದುದು

ರಾಜ —(ನಗುತ್ತಾ) ಫಾತಿಮಾ! ನೀನೆಲ್ಲಿ ಹೋಗುವೆ? ಹೀಗೆ ತಪ್ಪಿಸಿಕೊಳ್ಳುವೆ? ನಾನು ನಿನ್ನ ಮೇಲೆ ಬಲವಾದ ಬಲೆ ಬೀಸಿದ್ದೇನೆ ನೀನು ಪ್ರೇಮದಿಂದ ವಶವಾಗದಿದ್ದರೆ ಬಲಾತ್ಕಾರದಿಂದ ಸ್ವಾರ್ಥಿನಪಡಿಸಿಕೊಳ್ಳುವುದನ್ನು ಸಂಕಲ್ಪಿಸಿದ್ದೇನೆ

ಫಾತಿಮಾ --(ಹಲ್ಲು ಕಡಿಯುತ್ತಾ) ನೀನು ನನ್ನನ್ನು ಬಲಾತ್ಕರಿಸಿದರೆ ಈ ಕೊಡಗು ಶ್ಮಶಾನವಾಗುವುದು ನೀನು ಪತಂಗದ ಹುಳುವಿನಂತೆ ಸಾಯುವೆ ಈ ಅಂತಃಪುರದಲ್ಲಿಯೇ ನಿನ್ನ ಪ್ರಾಣಾಪಹಾರ ಮಾಡುತ್ತಿದ್ದೆ, ಇಷ್ಟು ದಿನಗಳು ನಿನ್ನ ರಕ್ಷಣೆಯಲ್ಲಿದ್ದು ನಿನ್ನ ಪ್ರಾಣವನ್ನು ತೆಗೆಯುವುದು ನನ್ನಂಥಾ ವಿರರಮಣಿಗೆ ತಕ್ಕುದಲ್ಲವೆಂದು ನಿನ್ನನ್ನು ಬಿಟ್ಟಿದ್ದೇನೆ ಹೊರಟುಹೋಗು ಎಂದು ತಳ್ಳಿ ಕಟಿಬಂಧದಿಂದ ಕರಾರಿಯನ್ನು ಹಿರಿದೆತ್ತಿದಳು

ರಾಜನು ಫಾತಿಮಳ ಎರಡು ಕೈಗಳನ್ನು ಗಟ್ಟಿಯಾಗಿ ಹಿಡಿದ , ಅವಳ ಕೈಯಲ್ಲಿದ್ದ ಕರಾರಿಯನ್ನು ಕಿತ್ತುಕೊಂಡು, ಫಾತಿಮಳನ್ನು ಎದೆಗಪ್ಪಿಕೊಂಡು, ಫಾತಿಮಾ ! ಇಂದು ನೀನು ನನ್ನ ಕೈಯಿಂದ ತಪ್ಪಿಸಿಕೊಳ್ಳಲಾರ ಎಂದೆಂದಿಗೂ ನಿನಗೆ ವಿಮುಕ್ತಿ ಇಲ್ಲ. ನಿನಗಾಗಿ ಮಹಾಯುದ್ಧವನ್ನು ತಂದುಕೊಂಡೆ. ಈ ಆಪತ್ನಮಯದಲ್ಲಿಯಾದರೂ

ನನ್ನ ಇಷ್ಟಾರ್ಥವನ್ನು ಪೂರೈಸಿಕೊಳ್ಳದೆ ಬಿಡುವೆನೇ ! ಎಂದು ಘಾತಿಮಳನ್ನು ಬಲವಾಗಿ ಹಿಡಿದುಕೊಂಡನು. ಘಾತಿಮಳು ಅಸಹಾಯಳಾಗಿ ಚೀರಿಕೊಳ್ಳಲಾರಂಭಿಸಿದಳೆ ಅವಳ ಕಣ್ಣು ಕತ್ತಲು ಕಟ್ಟಿ ಜ್ಞಾನಶೂನ್ಯಳಾಗುತ್ತ ಬಂದಳು ಅರಣ್ಯದಲ್ಲಿ ವ್ಯಾಘ್ರ ರಾಜನು ಹರಿಣಿಯನ್ನು ಹಿಡಿದಂತೆ, ಘಾತಿಮಳು ರಾಜನ ಬಾಹುಬಂಧನದಲ್ಲಿ ಸಿಕ್ಕಿ ಬಿದ್ದಿದ್ದಾಳೆ. ರಾಜನು ಆ ಮೋಹದಲ್ಲಿ ಪ್ರಜ್ಞಾಶೂನ್ಯನಾಗಿದ್ದಾನೆ ಅವನಿಗೆ ಆ ಅರಮನೆ ಆ ಸನ್ನಿವೇಶ, ತಾನು ರಾಜನೆಂಬ ಅರಿವು ಒಂದೂ ಬೋಧೆಯಾಗುತ್ತಿಲ್ಲ. ಕ್ಷಣಕ್ಷಣಕ್ಕೂ ಪ್ರಚೋದಕವಾದ ಘಾತಿಮಳರೂಪ ! ಘಾತಿಮಳ ಸ್ಪರ್ಶ, ಇವುಗಳಿಂದ ಮದೋನ್ಮತ್ತನಾಗಿದ್ದಾನೆ ಆ ಹುಚ್ಚು ಮನಸ್ಸನ್ನು ದಣಿಸಿಕೊಳ್ಳಲು, ಘಾತಿಮಳ ಮೇಲೆ ಅತ್ಯಾಚಾರ ಮಾಡಲು, ಹಸಿದ ಹುಲಿಯಂತೆ ಆಕ್ರಮಣ ಮಾಡುತ್ತಾನೆ ಅವಳರಲ್ಲಿ ಹಿಂದಿನಿಂದ ಯಾರೋ ಬಂದು ರಾಜನ ಕೊರಳನ್ನು ಹಿಡಿದು ಬಲವಾಗಿ ಸೆಳೆದು ನೆಲದಮೇಲೆ ಕೆಡವಿದರು ಘಾತಿಮಳು ರಾಜನ ಬಾಹುಗಳಿಂದ ಬಿಡುಗಡೆಯಾಗುತ್ತಲೇ ಬುಡ ಕಡಿದ ಬಾಳೆಯ ಕಂಬದಂತೆ ನಡುಗುತ್ತಾ ಜ್ಞಾನಶೂನ್ಯಳಾಗಿ ಭೂಮಿಯ ಮೇಲೆ ಬಿದ್ದಳು ರಾಜನು ಜ್ಞಾನಶೂನ್ಯನಾಗಿ ಬಿದ್ದಿದ್ದಾನೆಂದು ಬಗೆದ ಘಾತಿಮಳ ಗತಿಯೇನಾಯಿತೋ ಎಂದು ಒಂದು ಕ್ಷಣ ಬಗ್ಗಿ ನೋಡಿದನು ರಾಜನು ಕ್ಷಣದಲ್ಲಿ ಚೇತರಿಸಿಕೊಂಡನು ಎದ್ದು ನೆಲದ ಮೇಲೆ ಬಿದ್ದಿದ್ದ ಘಾತಿಮಳ ಕರಾರು ಯನ್ನು ಕೈಗೆ ತೆಗೆದುಕೊಂಡು ಆ ವ್ಯಕ್ತಿಯ ಕಂದರಲ್ಲಿ ಬಲವಾಗಿ ತಿವಿದನು ಆ ವ್ಯಕ್ತಿಯು ಅರ್ತಧ್ವನಿ ಮಾಡುತ್ತ ನೆಲದಮೇಲೆ ಬಿದ್ದು ಹೊರಳಿದನು. ಅಷ್ಟು ಹೊತ್ತಿಗೆ ಆ ಸ್ಥಳಕ್ಕೆ ಬಂದಿದ್ದ ಮಾಲತಿಯು ಚಿಟ್ಟನೆ ಚೀರಿದಳು ರಾಜನು ಕ್ರೂರ ದೃಷ್ಟಿಯಿಂದ ಹಿಂದಿರುಗಿ ನೋಡಿದನು.

ನೀನು ಯಾರೇ ಬಾಂದಿ ! ಈ ಘಾತುಕನು ಯಾರೇ ? ಎಂದು ಗದ್ದರಿಸಿದನು ಮಾಲತಿಯು ರೋದನ ಮಾಡುತ್ತಾ—ಅವನು ಜಂಗಮದೇವ ! ಮಹದೇವ ಸ್ವಾಮಿ. ನೀನು ಘಾತುಕ ! ಅವನನ್ನು ಕೊಲೆ ಮಾಡಿದ್ದೀಯೇ ! ಎಂದು ಹೇಳುತ್ತಾ ಜಂಗಮದೇವನ ಸಮಾಸಕ್ಕೆ ಹೋಗಿ ನಿಂತಳು

ಮಹದೇವಸ್ವಾಮಿಯು ಮರ್ಮಾಹತನಾಗಿ ನರಳುತ್ತಿದ್ದನು ಮಾಲತಿಯ ಕಂಪಿತಧ್ವನಿಯಿಂದ “ಗುರುದೇವ! ಗುರುದೇವ !” ಎಂದು ಕೂಗುತ್ತ ಅವನ ಮುಖದಲ್ಲಿ ಮುಖವಿಟ್ಟು ನೋಡಿದಳು ಮಹದೇವಸ್ವಾಮಿಯು ಆ ಯಾತನೆಯಲ್ಲಿಯೂ ಮುಗುಳು ನಗುವನ್ನು ನಗುತ್ತಾ ಸಣ್ಣ ದನಿಯಲ್ಲಿ “ಮಾಲತಿ ! ಮಾಲತಿ !” ಎಂದನು ಮಾಲತಿಯು ಕಣ್ಣೀರು ಸುರಿಸುತ್ತ ಮಹದೇವಸ್ವಾಮಿಯ ಮುಖದ ಮೇಲೆ ಮುಖವಿಟ್ಟು ಚುಂಬಿಸಿದಳು. ಸ್ವಾಮಿಯ ಪ್ರಾಣವು ಹಾರಿಹೋಯಿತು ಮಾಲತಿಯ ಕಣ್ಣುಗಳಲ್ಲಿ ನೀರು ಸುರಿಯುತ್ತಿತ್ತು. ಶರೀರವು ಕಂಪಿಸುತ್ತಿತ್ತು.

ರಾಜನು ಗಾಬರಿಯಿಂದ ಸಮಾಪಕ್ಕೆ ಬಂದು, ಅವಳ ಕೈ ಹಿಡಿದುಕೊಂಡು, 'ರಮಣಿ, ನೀನಾರು ? ಇವನಾರು ?' ಎಂದು ಕೇಳಿದನು

ಮಾಲತಿಯು ನಡುಗುತ್ತಾ—ಇವನು ಕಾಳೇಶ್ವರದ ಜಂಗಮದೇವ ಮಹದೇವ ಸ್ವಾಮಿ ! ನಾನು ಅವನ ಪತ್ನಿ ! ನನ್ನ ಹಸರು ಮಾಲತಿ ಎಂದಳು

ರಾಜನು ಅವಳ ಕೈ ಬಿಟ್ಟನು.

ಮಾಲತಿಯು ಜ್ಞಾನಶೂನ್ಯಳಾಗಿ ನೆಲದಮೇಲೆ ದೊಪ್ಪನೆ ಬಿದ್ದಳು ! ರಾಜನು ಬಗ್ಗಿ ಆ ವ್ಯಕ್ತಿಯ ಮುಖವನ್ನು ನೋಡಿದನು ಆಶ್ಚರ್ಯವಿಷಾದಗಳಿಂದ, ಹೌದು! ಮಹದೇವಸ್ವಾಮಿ ! ಸನ್ಯಾಸಿಯಾದ ಇವನು ಮಾಲತಿಯು ಹೆಂಡತಿ ಎಂದರೇನು ? ಈ ಘಾತಿಮಳಿಗೂ ಇವನಿಗೂ ಏನು ಸಂಬಂಧ ? ಇವನು ಇಲ್ಲಿಗೆ ಎಲ್ಲಿಂದ ಬಂದನು! ಹೇಗೆ ಬಂದನು! ಆಹಾ ! ಎಂತಹ ಸತ್ಪುರುಷನಿಗೆ ಏನು ಗತಿ ನನ್ನ ಕೈಯಿಂದಲೇ ಮೃತ್ಯು ! ಎಂದು ನಿಟ್ಟುಸಿರು ಬಿಟ್ಟನು. ರಾಜನು ನಿರ್ವಿಣ್ಣನಾಗಿ ಆ ಅಂತಃಪುರವನ್ನು ಬಿಟ್ಟು ಹೋದನು ಆಸ್ತರಾದ ಸೇವಕರನ್ನು ಅಂತಃಪುರಕ್ಕೆ ಕಾವಲಿಟ್ಟು, ಘಾತಿಮಳನ್ನೂ, ಮಾಲತಿಯನ್ನೂ ಬಂಧನದಲ್ಲಿಡುವಂತೆ ಆಜ್ಞೆ ಮಾಡಿದನು. ಇವರ ಸಮಾಚಾರವೇ ಹೊರಕ್ಕೆ ತಿಳಿಯದಂತೆ ಕಟ್ಟಪ್ಪಣೆ ಮಾಡಿದನು ರಾಜನ ಅಪ್ಪಣೆಯಂತೆ, ರಾಜಭಟರು ಮಹದೇವಸ್ವಾಮಿಯ ಕಳೇಬರವನ್ನು ವ್ಯಾಜನಾದಲ್ಲಿಟ್ಟು ಕಾಳೇಶ್ವರಕ್ಕೆ ಸಾಗಿಸಿದರು. ಅವರು ಕಾಳೇಶ್ವರದ ಸಮಾಪಕ್ಕೆ ಹೋಗುವುದರೊಳಗೆ ಬೆಳಕು ಹರಿಯಿತು ರಾಜಭಟರು ಆ ಕಳೇಬರವನ್ನು ಒಂದು ಮರದ ಕೆಳಗೆ ಮಲಗಿಸಿ ಪಲಾಯನ ಮಾಡಿದರು

ಬೆಳಕು ಹರಿಯುತ್ತಲೇ ಮುಸಲ್ಮಾನ್ ಭಿಕ್ಷುಕನೊಬ್ಬನು ಆ ಮಾರ್ಗವಾಗಿ ಮತೀತಿಯ ಕಡೆ ಹೋಗುತ್ತಿದ್ದನು ದಾರಿಯಲ್ಲಿ ಮರದ ಕೆಳಗೆ ವಸ್ತ್ರಾಚ್ಛಾದಿತವಾಗಿದ್ದ ಸನ್ಯಾಸಿಯ ಕಳೇಬರವನ್ನು ನೋಡಿದನು. ಹಿಂದೂ ಸನ್ಯಾಸಿಯ ಶವ ! ನಮಗೇಕೆ ಈ ತಂಟೆ ! ಎಲ್ಲಿಯಾದರೂ ನನ್ನ ಮೇಲೆ ಬಂದೀತು ಎಂದುಕೊಂಡು ಮತೀದಿಗೆ ಹೋದನು ಲಂಗರಖಾನೆಯಲ್ಲಿ ಫಕೀರನು ಭಿಕ್ಷುಕರಿಗೆ ಸದಾಒರ್ತ್ ಕೊಡುತ್ತಿದ್ದನು ಆ ಭಿಕ್ಷುಕನು ತಾನು ಕಂಡ ವಿಷಯವನ್ನು ಗುಟ್ಟಾಗಿ ಫಕೀರನಿಗೆ ಹೇಳಿದನು. ಫಕೀರನು ತಕ್ಷಣ ಆ ಸ್ಥಳಕ್ಕೆ ಬಂದನು. ಅವನ ಹಿಂದೆ ಸಾಧುಗಳೂ, ಭಿಕ್ಷುಕರೂ ಎಲ್ಲರೂ ಓಡಿಬಂದರು ಫಕೀರನು ಮರದ ಹತ್ತಿರ ಹೋಗಿ ಬಟ್ಟೆಯ ಮುಸುಕನ್ನು ತೆಗೆದು ನೋಡಿದನು ಅದು ಮಹದೇವಸ್ವಾಮಿಯ ಶವ ! ಫಕೀರನ ಮುಖವು ವಿವರ್ಣವಾಯಿತು ಅವನ ಕಣ್ಣುಗಳಲ್ಲಿ ನೀರು ಬಂತು ಅವನು ಆ ಕಳೇಬರವನ್ನು ಎತ್ತಿಕೊಂಡನು. ನಾಲಕ್ಕಾರು ಸಾಧುಗಳು ಓಡಿಬಂದು ಆ ಮೃತ ಕಳೇಬರವನ್ನು ಹಿಡಿದುಕೊಳ್ಳಲು ಬಂದರು. ಫಕೀರನು ಕರೋರ ಧ್ವನಿಯಿಂದ "ಮುಟ್ಟಬೇಡಿ" ಎಂದು

ಗದ್ದರಿಸಿದನು ಎಲ್ಲರೂ ದೂರ ಸರಿದರು ಫಕೀರನು ಉನ್ಮತ್ತನಂತೆ ಆ ಕಳೇಬರ ವನ್ನು ಹೊತ್ತುಕೊಂಡು ಮಶೀದಿಗೆ ಹೋದನು ಮಶೀದಿಯ ಬಾಗಿಲಿನಲ್ಲಿ ಬಿಳಿಯ ಬಟ್ಟೆಯನ್ನು ಹಾಕಿ, ಮಹದೇವಸ್ವಾಮಿಯ ಶವವನ್ನು ಅದರ ಮೇಲೆ ಮಲಗಿಸಿದನು ಕಂದರದಲ್ಲಿ ನೆಟ್ಟದ್ದ ಕರಾರಿಯನ್ನು ಕಿತ್ತು ಕೈಗೆ ತೆಗೆದುಗೊಂಡನು ಆ ಕರಾರಿಗೆ ಚಿನ್ನ - ಸಿಡಿ ಇತ್ತು ಅದರ ಮೇಲೆ ಅರಬ್ಬೀ ಅಕ್ಷರಗಳಲ್ಲಿ ದಿವಾನ್ ಮಹಮ್ಮದಾಲಿಯನ್ ಹೆಸರು ಕೃತಿತ್ತು ಅದನ್ನು ನೋಡಿ ಅಶ್ವರ್ಯದಿಂದ ಸೀತ್ಲಾರ ಮಾಡಿದನು ಎಲ್ಲರನ್ನೂ ದೂರ ಸರಿಸಿ, ಆ ಶವದ ಮುಂದೆ ಪ್ರಾರ್ಥನೆ ಮಾಡುತ್ತಾ ಕುಳಿತನು ಭಿಕ್ಷುಕರು ಸಾಧುಗಳು ಎಲ್ಲರೂ ದೂರದಿಂದ ನೋಡುತ್ತಿದ್ದರು ಅವರೆಲ್ಲರೂ ಫಕೀರನಿಗೆ ಸತ್ತವರನ್ನು ಬದುಕಿಸುವ ಶಕ್ತಿ ಇದೆ, ಅವನು ಆ ಸ್ವಾಮಿಯನ್ನು ಬದುಕಿಸುತ್ತಾನೆ ಎಂದು ಮಾತನಾಡಿಕೊಳ್ಳುತ್ತಿದ್ದರು ಈ ಸಮಾಚಾರವು ಕಾಳೇಶ್ವರಕ್ಕೆ ಮುಟ್ಟಿತು ಜಂಗಮರೆಲ್ಲರೂ ಉದ್ವಿಗ್ನರಾದರು. ಕಾಡಿನಲ್ಲಿ ತಪಸ್ಸುಮಾಡುತ್ತಿದ್ದ ಜಂಗಮದೇವನನ್ನು ಫಕೀರನು ಕೊಲೆಮಾಡಿದ್ದಾನೆಂದು ಮಾತನಾಡಿಕೊಂಡು ಮಶೀದಿಯ ಹತ್ತಿರ ಬಂದರು ಮಹದೇವಸ್ವಾಮಿಯ ಶವವನ್ನು ನೋಡಿದರು ಪಕ್ಕದಲ್ಲಿ ಅಳುತ್ತ ಕುಳಿತಿದ್ದ ಫಕೀರನನ್ನು ನೋಡಿದರು ಜಂಗಮರು ಗುರುದೇವನ ಶವವನ್ನು ಮುಟ್ಟುವುದಕ್ಕೆ ಹೋದರು ಫಕೀರನು ಗದ್ದದ ಕಂದರಿಂದ ಅದನ್ನು ಮುಟ್ಟಬೇಡಿರಿ! ಎಂದು ಹೇಳಿದನು ಎಲ್ಲರೂ ಹಿಂದೆಗೆದರು ಫಕೀರನು ಜಂಗಮನನ್ನು ಬದುಕಿಸುತ್ತಾನೆ ಎಂದು ಅವರುಗಳು ನಂಬಿದರು ಮಧ್ಯಾಹ್ನವಾಯಿತು ಫಕೀರನು ಅಲುಗಾಡಲಿಲ್ಲ ಪ್ರಾರ್ಥನೆ ಮಾಡುತ್ತ ಕುಳಿತಿದ್ದನು. ಜಂಗಮರಾಗಲೀ, ಸಾಧುಗಳಾಗಲೀ ಭಿಕ್ಷುಕರಾಗಲೀ ಯಾರೂ ಆ ಸ್ಥಳವನ್ನು ಬಿಟ್ಟು ಅಲುಗಲಿಲ್ಲ ಈ ವರ್ತಮಾನವು ಮಹಂತರಾದ ತ್ರಿಯಂಬಕಭಟ್ಟರಿಗೆ ತಿಳಿಯಿತು ಅವರು ಅಶ್ವರ್ಯದಿಂದ ಆ ಸ್ಥಳಕ್ಕೆ ಬಂದರು ಶವದ ಸಮೀಪದಲ್ಲಿ ಬಂದು ನಿಂತರು ! ಫಕೀರನನ್ನು ವಿನಯದಿಂದ ಮಾತನಾಡಿಸಿದರು ಈ ಮಹದೇವಸ್ವಾಮಿಯ ಮರಣವು ಹೇಗಾಯಿತೆಂದು ಪ್ರಶ್ನಿಸಿದರು ಫಕೀರನು ಅರ್ತಧ್ವನಿಯಿಂದ ದೈನ್ಯಭಾವದಿಂದ ಎಲ್ಲರೂ ದೂರ ಹೋಗಬೇಕೆಂದು ಪ್ರಾರ್ಥಿಸಿದನು ತ್ರಿಯಂಬಕಭಟ್ಟನು ಸಂಜ್ಞೆ ಮಾಡಿದನು ಎಲ್ಲರೂ ದೂರ ಹೊರಟು ಹೋದರು.

ಭಟ್ಟ—ಫಕೀರರೇ ! ಈ ಜಂಗಮದೇವನ ಮರಣವು ಹೇಗಾಯಿತು ?

ಫಕೀರ—(ಗಂಭೀರವಾಗಿ) “ಖೂನಿ !”

ಭಟ್ಟ—ಜಂಗಮನನ್ನು ಖೂನಿ ಮಾಡಿದವರಾರು ?

ಫಕೀರ—ಇವನು ವಿರಕ್ತನಾದ ಜಂಗಮನಲ್ಲ ! ವೇಷಧಾರಿಯಾದ ಜಂಗಮ

ದೇವ ! ರಾಜಕಾರಣದಲ್ಲಿ ತೊಳಗುತ್ತಿದ್ದ ! ಆ ರಾಜಕಾರಣದಿಂದಲೇ ಕೊಲೆಯಾಗಿದೆ.

ಭಟ್ಟ— ಇದೆಲ್ಲವನ್ನೂ ನೀವು ಹೇಗೆ ಬಲ್ಲೀರಿ? ನೀವೇಕೆ ಇಷ್ಟು ದುಃಖಿಸುತ್ತೀರಿ?
ಫಕೀರ—(ಕೈಮುಗಿದು) ಭಟ್ಟರೆ, ಇದನ್ನು ತಾವೊಬ್ಬರು ಹೇಗೆ ರತಾಗಿ ಮತ್ತಾ
ರಿಗೂ ತಿಳಿಯಬಾರದು ! ಇವನು ನನ್ನ ಸಹೋದರ !

ಭಟ್ಟರಿಗೆ ಆಶ್ಚರ್ಯವಾಯಿತು ! ಮುಖದ ಹೋಲಿಕೆಯನ್ನು ನೋಡಿದರು.
ವಿಷಾದದಿಂದ-ಹೌದು ! ನಿಶ್ಚಯ ! ಎಂದರು
ನೀವು ಮುಸಲ್ಮಾನರೇನು ?

ಫಕೀರ—ನಾನು, ಹೌದು ! ಈ ಸ್ವಾಮಿಯು ಹಿಂದು! ನಾವಿಬ್ಬರೂ ಜಂಗಮ
ರಾದೆವು ಸುಲ್ತಾನೀರಾಜ್ಯದಲ್ಲಿ ವಿದೋಹಿಗಳೆನಿಸಿಕೊಂಡೆವು ತಲೆ ತಪ್ಪಿಸಿಕೊಳ್ಳಲು
ಇವನು ದೇಶಾಂತರ ಹೋದ ! ನಾನು ಫಕೀರನಾದೆ ? ಇಲ್ಲಿ ನಮ್ಮಿಬ್ಬರ ಸಮಾಗಮ
ವಾಯಿತು ಈಗ ನನಗೆ ರಾಜಕಾರಣವಿಲ್ಲ ! ಅಲ್ಲಾ ನ ಸಾನ್ನಿಧ್ಯದಲ್ಲಿ ಶುದ್ಧ ಫಕೀರ !

ಭಟ್ಟ— ನಿಮ್ಮ ಜೀವನ ಕಥೆಯು ದಾರುಣವಾಗಿದೆ ಇರಲಿ ! ಅದು ಕರ್ಮಫಲ!
ಈ ಜಂಗಮದೇವನ ಪ್ರಾಣ ಹೋಗಿಬಿಟ್ಟಿದೆ ನೀವು ಈ ಕಳೇಬರವನ್ನಿಟ್ಟುಕೊಂಡು
ಎನು ಮಾಡುವಿರಿ ? ನಾವೆಲ್ಲರೂ ಸೇರಿ ಅಂತ್ಯಕ್ರಿಯೆಗಳನ್ನು ಮಾಡಿ ಸಮಾಧಿ ಮಾಡಿ
ಬಿಡೋಣ

ಫಕೀರ—ಹೌದು ! ಭಟ್ಟರೇ ! ನೀವು ಈ ಕಾಳೇಶ್ವರದ ಮಹಂತರು. ನಿಮ್ಮ
ಸರ್ವಾಧಿಕಾರವು ಇಲ್ಲಿ ನಡೆಯುತ್ತದೆ, ನಾಳೆಯ ಪ್ರಾತಿಕಾಲದವರೆಗೆ ನನಗೆ ಅವಕಾಶ
ಕೊಡಿರಿ ! ಈ ಜನರೆಲ್ಲರನ್ನೂ ದೂರ ಕಳಿಸಿ, ಈ ಸ್ಥಳವನ್ನು ನಿರ್ಮಾನುಷ್ಠಾನ ಮಾಡಿಸಿ
ಕೊಡಿರಿ ! ನಾನು ಎದ್ದು ನಿಂತು ಘಟ್ಟಿಯಾಗಿ ಕೂಗಿದರೆ ಆ ಶಬ್ದವು ಮನುಷ್ಯರ
ಕಿವಿಗೆ ಬೀಳದಷ್ಟು ದೂರ, ಈ ಪ್ರದೇಶವು ನಿರ್ಮಾನುಷ್ಠಾನವಾಗಬೇಕು. ಹಾಗಾದರೆ,
ನನಗೊಬ್ಬ ಮಹಾಪುರುಷರು ಉಪದೇಶ ಕೊಟ್ಟಿದ್ದಾರೆ ಅದು ಸತ್ತವರನ್ನು ಬದುಕಿ
ಸುವ ಮಂತ್ರ ! ಅದರಿಂದ ಒಬ್ಬನನ್ನು ಒಂದುಸಾರಿ ಬದುಕಿಸಬಹುದು ನಾನು ನಾಳೆ
ಪ್ರಾತಃಕಾಲದೊಳಗಾಗಿ ಈ ಮಹದೇವಸ್ವಾಮಿಯನ್ನು ಬದುಕಿಸುತ್ತೇನೆ ನಾಳೆ
ಪ್ರಾತಃಕಾಲ ದಯವಿಟ್ಟು ತಾವು ಇಲ್ಲಿಗೆ ಬನ್ನಿರಿ ! ನಾವಿಬ್ಬರೂ ತಮ್ಮ ಅಪ್ಪಣೆ ಪಡೆದು
ಹೊರಟು ಹೋಗುತ್ತೇವೆ ಇಲ್ಲದಿದ್ದರೆ ನಾಳೆ ಸಂತೋಷವಾಗಿ ಸಮಾಧಿ ಮಾಡಿಸ
ಬಹುದು !

ಭಟ್ಟರಿಗೆ ಆಶ್ಚರ್ಯವಾಯಿತು ! ಫಕೀರರೇ ! ನಿಮಗೆ ಹುಚ್ಚು, ಈ ಸೋದರ
ದುಃಖದಿಂದ ಬುದ್ಧಿ ಭ್ರಮಣೆಯಾಗಿದೆ. ಈ ಕಲಿಗಾಲದಲ್ಲಿ ಸತ್ತವರನ್ನು ಬುದುಗಿಸುವು
ದೆಂದರೇನು ?

ಭಟ್ಟರೆ ! ನಿಮಗೆ ನಮಸ್ಕಾರ, ಚರ್ಚಿ ಮಾಡಬೇಡಿರಿ, ನಾನು ಹುಚ್ಚನಾದರೆ

ನಿಮಗೇನು ? ನಾನು ದೇವರನ್ನು ನಂಬದಿದ್ದರೆ ನಿಜವಾದ ಹುಚ್ಚನೇ ಸರಿ ! ಇದೊಂದು ದಿನ ನನಗೆ ಅವಕಾಶ ಕೊಡಿರಿ, ಎಂದು ಕೈಮುಗಿದು ಪ್ರಾರ್ಥಿಸಿದನು.

ಭಟ್ಟರು ದೇವರ ಮಹಿಮೆಯು ಹೇಗಿದೆಯೋ ? ಎಂದುಕೊಂಡು ಹೊರಟು ಹೋದರು. ಅವರ ಪ್ರಾರ್ಥನೆಯಂತೆ ಜನರೆಲ್ಲರೂ ಹೋದರು.

ಫಕೀರನು ಪ್ರಾರ್ಥನೆ ಮಾಡುತ್ತಾ ತನ್ನ ಸಹೋದರನ ಸಕ್ಕದಲ್ಲಿ ಮಲಗಿದನು ಗಟ್ಟಿಯಾಗಿ ಅಲ್ಲಾವಿನಲ್ಲಿ ಪ್ರಾರ್ಥನೆ ಮಾಡುತ್ತಿದ್ದನು. ಬೆಳಕು ಹರಿಯಿತು. ತ್ರಿಯಂಬಕಭಟ್ಟರು ಸ್ನಾನಾಹ್ನೀಕಗಳನ್ನು ತೀರಿಸಿಕೊಂಡು, ಮಶೀದಿಯ ಹತ್ತಿರಕ್ಕೆ ಹೊರಟರು ಜಂಗಮರು, ಗೋಸಾಯಿಗಳು, ಸಾಧುಗಳು, ಭಿಕ್ಷುಕರು, ಭಕ್ತವೃಂದದವರು ಎಲ್ಲರೂ ಅವರ ಹಿಂದೆ ಹೋದರು ಅಲ್ಲಿ ಸಮಾಧಿಯ ಹೊರಗಿ ನೋಡಿದರು ಫಕೀರನು ಮಹದೇವಸ್ವಾಮಿಯ ಸಕ್ಕದಲ್ಲಿ ಮಲಗಿದ್ದನು ಫಕೀರನ ಪ್ರಾಣವಾಯವು ಆ ಶರೀರದಿಂದ ಶಾಂತವಾಗಿ ಹಾರಿಹೋಗಿತ್ತು. ಫಕೀರನು ನೆಲದ ಮೇಲೆ ಇಲ್ಲಿಯೇ ಹೀಗೆಯೇ ನಮ್ಮಿಬ್ಬರನ್ನು ಸಮಾಧಿ ಮಾಡಿರಿ ! ಎಂದು ಬರೆದಿದ್ದನು ಆ ಕರಾರಿಯು ಆ ಎರಡು ಶರೀರಗಳ ಮಧ್ಯದಲ್ಲಿ ಇಡಲ್ಪಟ್ಟಿತ್ತು ! ಭಟ್ಟರು ಪರೀಕ್ಷಿಸಿ ನೋಡಿದರು ಫಕೀರನ ಶರೀರದಲ್ಲಿ ಎಲ್ಲಿಯೂ ಘಾಯವಿರಲಿಲ್ಲ ನುಖವು ಪ್ರಕಾಶಮಾನವಾಗಿತ್ತು ಈ ಮರಣವು ಶಸ್ತ್ರದಿಂದ ಆದುದಲ್ಲ, ವಿಷದಿಂದ ಸಂಭವಿಸಿದುದಲ್ಲ, ಪ್ರಾಯೋಪವೇಶ ಮಾಡಿ ಯೋಗಶಕ್ತಿಯಿಂದ ಫಕೀರನು ಪ್ರಾಣ ಬಿಟ್ಟಿದ್ದಾನೆ ಎಂದು ಹೇಳಿದರು ಇವನು ಮಹಾಪುರುಷ ಎಂದು ಕೊಂಡಾಡಿದರು ಅವರ ಇಷ್ಟದಂತೆ ಅವರಿಬ್ಬರನ್ನೂ ಹಾಗೆಯೇ ಸಮಾಧಿ ಮಾಡಿಸಿದರು.

ತ್ರಿಯಂಬಕಭಟ್ಟರು ಆ ಸಮಾಧಿಯಮೇಲೆ ತಮ್ಮ ಸ್ವಹಸ್ತಾಕ್ಷರಗಳಿಂದ—

ನೈನಂ ಛಿಂದಂತಿ ಶಸ್ತ್ರಾಣಿ | ನೈನಂ ದಹತಿ ಪಾವಕಃ ||

ನ ಜೈನಂ ಕ್ಲೇದಯಂತ್ಯಾಪೋ | ನ ಶೋಷಯತಿ ಮಾರುತಃ ||

ಎಂದು ಬರೆದು, ಪುಸ್ತಕಗಳನ್ನು ತರಿಸಿ ಪೂಜಿಸಿ ಹೊರಟುಹೋದರು

ಇಂದಿಗೂ ಆ ಸಮಾಧಿ ಇದೆ ಹಿಂದೂಗಳೂ, ಮುಸಲ್ಮಾನರೂ ಎಲ್ಲರೂ ಆ ಸಮಾಧಿಯನ್ನು ಪೂಜಿಸುತ್ತಾರೆ. ಅದು ಫಕೀರನ ಸಜೀವ ಸಮಾಧಿಯನ್ನುತ್ತಾರೆ ಆ ಸಮಾಧಿಯ ಆರಾಧನೆಯಿಂದ ಎಷ್ಟೋ ಜನರ ಇಷ್ಟಾರ್ಥಗಳೂ ಸಿದ್ಧಿಯಾಗುತ್ತವೆ

ಕೊಡಗಿನಮೇಲೆ ಸುಲ್ತಾನರ ಕ್ರೋಧ

ಸುಲ್ತಾನರಿಗೆ ಕೊಡಗಿನ ಸಮಾಚಾರಗಳು ನಾನಾವಿಧವಾಗಿ ಬರುತ್ತಿದ್ದುವು ವರ್ತಮಾನಗಳು ಒಂದಕ್ಕೊಂದು ವಿರೋಧವಾಗಿದ್ದುವು. ಕೊಡಗಿನ ರಾಜರು ಕಾಣಿಕೆ

ಯನ್ನು ಮೂರು ವರ್ಷಗಳಿಂದಲೂ ಕಳಿಸಿಲ್ಲ. ಕೊಡಗಿನರಾಜರು ಗುಪ್ತವಾಗಿ ಕುಂಪಣಿಯವರೊಡನೆ ಸಂಧಿಮಾಡಿಕೊಂಡಿದಾರೆಂದು ಸಮಾಚಾರವು ಬಂದಿತು. ಇದನ್ನೆಲ್ಲಾ ಸರಿಯಾಗಿ ಶೋಧನೆಮಾಡಿ ತಿಳಿದುಕೊಂಡು ಬರುವಂತೆ ಇಬ್ಬರು ಗುಪ್ತಚಾರರನ್ನು ನೇಮಿಸಿ ಕೊಡಗಿಗೆ ಕಳುಹಿಸಿಕೊಟ್ಟನು

ರಾಮಣ್ಣ-ತಿರುಮಲಯ್ಯ ಎಂಬ ಗುಪ್ತಚಾರರು ನಗರದ ಕಡೆಯಿಂದ ಮಂಗಳೂರಿಗೆ ಬಂದರು ಅಲ್ಲಿನ ವಿದ್ಯಮಾನಗಳನ್ನು ಅರಿತುಕೊಂಡು ಕೊಡಗಿಗೆ ಪ್ರವೇಶ ಮಾಡಿದರು. ಅಲ್ಲಿ ಕಾಳೇಶ್ವರದ ಮಹಿಮೆಯನ್ನು ಕೇಳಿ ಇಬ್ಬರೂ ಆ ಕ್ಷೇತ್ರಕ್ಕೆ ಹೋದರು ಅಲ್ಲಿ ತ್ರಿಯಂಬಕಭಟ್ಟರ ದರ್ಶನ ಮಾಡಿದರು ಅಲ್ಲೇ ಕೆಲವು ದಿನಗಳು ವಾಸಮಾಡಲು ಅಪ್ಪಣೆ ಪಡೆದರು ಅವರಿಬ್ಬರೂ ನಿಷ್ಣಾತರಾದ ಗಾಯಕರು. ಹರಿಕಥೆಗಳನ್ನು ಮಾಡುವುದರಲ್ಲಿ ನಿಸ್ಸೀಮರು. ತ್ರಿಯಂಬಕಭಟ್ಟರು ದೇವಾಲಯದಲ್ಲಿ ಅವರ ಕಥೆಗಳನ್ನು ಮಾಡಿಸಿದರು ಅವರ ಪಾಂಡಿತ್ಯ, ಕಂಠಧ್ವನಿ, ಮಾತಿನ ಚಮತ್ಕಾರಗಳನ್ನು ನೋಡಿ, ಭಟ್ಟರು ಸಂತೋಷಪರವಶರಾದರು ಇವರಿಬ್ಬರನ್ನು ಭಟ್ಟರು ಬಹಳವಾಗಿ ಪ್ರಶಂಸಿಸಿ ರಾಜಾಸ್ಥಾನಕ್ಕೆ ಕಳುಹಿಸಿಕೊಟ್ಟರು ರಾಜರ ಸಮ್ಮುಖದಲ್ಲಿ ಈ ವಿದ್ವಾಂಸರು ಹರಿಕಥೆಗಳನ್ನು ಮಾಡಿದರು ರಾಜರು ಆ ಕಥೆಗಳನ್ನು ಕೇಳಿ ಸಂತೋಷಪಟ್ಟು, ಅವರ ಪಾಂಡಿತ್ಯಕ್ಕೆ ಮೆಚ್ಚಿ, ಅವರಿಗೆ ಖಿಲ್ಲತ್ತುಗಳನ್ನೂ ಯಥೇಚ್ಛವಾದ ಹಣವನ್ನೂ ಕೊಡಿಸಿದರು ಕೊಡಗುಶೀಮೆಯಲ್ಲಿ ಅನೇಕ ಶ್ರೀಮಂತರ ಮನೆಗಳಲ್ಲಿಯೂ ಇವರ ಕಥೆಗಳಾದುವು ಎಷ್ಟೋ ಜನ ಇವರಿಗೆ ಬಹುಮಾನಗಳನ್ನು ಕೊಟ್ಟರು. ಔತಣಗಳನ್ನು ಮಾಡಿಸಿದರು ಇವರು ಕಾಳೇಶ್ವರದಲ್ಲಿರುವಾಗ ಜಂಗಮದೇವನ ಕೊಲೆಯನ್ನೂ ಫಕೀರನ ಜೀವಸಮಾಧಿಯನ್ನೂ ಕೇಳಿದರು. ಹರಿಕಥೆಯ ನೆಪದಿಂದ ಅಲ್ಲಲ್ಲಿ ಸಂಚರಿಸಿ, ರಾಜಕೀಯವನ್ನೆಲ್ಲಾ ಗ್ರಹಿಸಿಕೊಂಡರು. ಬಹುಗೋಪ್ಯವಾಗಿ ಘಾತಿಮಾಬೇಗಂರವರ ಕಥೆಗಳನ್ನು ಕಂಡುಹಿಡಿದರು ಹೀಗೆ ಕೊಡಗಿನ ಸಮಾಚಾರಗಳೆಲ್ಲವನ್ನೂ ಸಂಗ್ರಹಿಸಿಕೊಂಡು ಅಜ್ಞಾತವಾಗಿ ಕೊಡಗನ್ನು ಬಿಟ್ಟು ಹೊರಟುಹೋದರು. ಕೊಡಗಿನ ಕಡೆಯಿಂದ ಮೈಸೂರಿಗೆ ಹೋಗುವ ದಾರಿಯಲ್ಲಿ ಕೊಡಗಿನ ಗಡಿಯಲ್ಲಿ ರಾಣದವರು ಇವರನ್ನು ತಡೆದರು ಇವರಿಗೆ ರಾಜರು ಕೊಟ್ಟಿದ್ದ ಖಿಲ್ಲತ್ತುಗಳನ್ನೂ, ಪ್ರಶಸ್ತಿಗಳನ್ನೂ ನೋಡಿ ಗೌರವದಿಂದ ಬಿಟ್ಟುಬಿಟ್ಟರು

ಇವರಿಬ್ಬರೂ ಶ್ರೀರಂಗಪಟ್ಟಣಕ್ಕೆ ಹೋಗಿ ತಲಪಿದರು ಹೀಗೆ ಸುಲ್ತಾನರ ಆಜ್ಞೆಯಂತೆ ಹೊರಟು ಮೂರು ತಿಂಗಳಕಾಲ ಸಂಚಾರಮಾಡಿಕೊಂಡು ರಾಜಧಾನಿಗೆ ತಲಪಿದರು. ಈ ಇಬ್ಬರು ಗೂಢಚಾರರೂ ಅಂತರಂಗದಲ್ಲಿ ಸುಲ್ತಾನರವರ ಭೇಟಿ ಮಾಡಿದರು. ತಮ್ಮ ಪ್ರವಾಸದ ಕಥೆಯನ್ನೆಲ್ಲಾ ಹೇಳಿದರು ತಾವು ತಂದಿದ್ದ ಉಡುಗರೆ, ಖಿಲ್ಲತ್ತುಗಳನ್ನೆಲ್ಲಾ ಸನ್ನಿಧಾನದಲ್ಲಿ ತೋರಿಸಿದರು.

ಸುಲ್ತಾನರವರು ಸಂತಸಗೊಂಡು ಮುಗುಳು ನಗುವನ್ನು ನಕ್ಕು, ರಾಮಣ್ಣ ನವರೇ! ಕೊಡಗಿನ ರಾಜಕೀಯವೇನು ಹೇಳಿರಿ ? ಎಂದರು

“ಹುಜೂರು, ಕೊಡಗಿನ ರಾಜ್ಯವು ವಿಚಿತ್ರವಾಗಿದೆ ನಾವು ದೊಡ್ಡ ನವಾಬರ ಕಾಲದಲ್ಲಿ ಹಿಂದೆ ಒಂದಾವರ್ತಿ ಕೊಡಗಿಗೆ ಹೋಗಿದ್ದೆವು ಆಗಿನ ಕಥೆಯೇ ಬೇರೆ ! ಈಗಿನ ಕಥೆಯೇ ಬೇರೆ !

ಸುಲ್ತಾನ—ಈಗಿನ ಕಥೆಯೇನು ? ಅಲ್ಲಿನ ರಾಜಕೀಯವೇನು ? ಆ ರಾಜ್ಯವು ಹೇಗಿದೆ ?

ಖಾವಂದರವರೇ ! ಅಲ್ಲಿ ಕಾಳೇಶ್ವರವೆಂಬುದೊಂದು ಕ್ಷೇತ್ರವಿದೆ ಅಲ್ಲಿ ಬಹಳ ದಾನ ಧರ್ಮಗಳೂ, ದೇವರ ಸೇವೆಗಳೂ ನಡೆಯುತ್ತವೆ

ರಾಮಣ್ಣ—ದೇವರ ಮಾತು ಏಕೆ ?

ಹುಜೂರು, ಕಾರಣವುಂಟು ! ಮಾಘ್ ಮಾಡಬೇಕು ಅಲ್ಲಿ ಮೊದಲು ಅತು ಲೈಶ್ವರ್ಯವಿತ್ತು ಈಗ ಅದಿಲ್ಲ. ಎಲ್ಲಿ ಹೋಯಿತೋ ಗೊತ್ತಿಲ್ಲ ಸಮಾಪದಲ್ಲಿ ಒಂದು ಮತ್ತೀದಿ ಇದೆ ಅದನ್ನು ಘಾತಿಮಾಬೇಗಂರವರೇ ಕಟ್ಟಿಸಿದರೆಂದು ಕಾಣುತ್ತದೆ ಅಲ್ಲಿ ಒಬ್ಬ ಫಕೀರನ ಸಮಾಧಿ ಇದೆ. ಆ ಫಕೀರನೇ ಘಾತಿಮಾಬೇಗಂರವರನ್ನು ಕೊಡಗಿಗೆ ಕರೆದುಕೊಂಡು ಹೋದವನೆಂದು ಕಂಡುಹಿಡಿದಿದ್ದೇನೆ ಸಮಾಪದಲ್ಲಿಯೇ ಘಾತಿಮಾ ಬೇಗಂರವರ ಮನೆ ಇದೆ ಆ ಮನೆಯಲ್ಲಿ ಈಗ ಯಾರೂ ಇಲ್ಲ ! ತಾಜಭಟರು ಕಾನ ಲಿದ್ದಾರೆ.

ಸುಲ್ತಾನ—ಓಹೋ ! ಘಾತಿಮಾಬೇಗಂರವರು ಅಲ್ಲಿದಾರೆಯೋ ? ನಗರದ ದಿವಾಣರವರು ನಮಗೆ ಘಾತಿಮಾಬೇಗಂರವರ ವಿಷಯ ತಿಳಿಸದೆ ಇರುವುದು ಆಶ್ಚರ್ಯ ! ಇರಲಿ ಘಾತಿಮಾಬೇಗಂರವರು ಕೊಡಗಿನಲ್ಲಿ ಏನು ಮಾಡುತ್ತಾರೆ ?

‘ಜಹಾಪನಾ ! ಅವರಲ್ಲಿ ಬಹಳ ಐಶ್ವರ್ಯವಿದೆ ಅವರು ಅಲ್ಲಿ ವಿದ್ಯೋಹ ಮಾಡು ತ್ತಾರೆ. ಕೊಡಗಿನಲ್ಲಿ ಪ್ರತಿಯೊಬ್ಬ ಯುವಕನನ್ನು ಕೆರಳಿಸಿದ್ದಾರೆ. ಜಾತಿಯ ಯಜ ಮಾನರೆಲ್ಲರನ್ನೂ ರೇಗಿಸಿದ್ದಾರೆ ಸ್ತ್ರೀಯರೆಲ್ಲರನ್ನೂ ಉತ್ತೇಜನಗೊಳಿಸಿದ್ದಾರೆ. ಮನೆ ಮನೆಯಲ್ಲಿಯೂ ಸುಲ್ತಾನರವರ ವಿದ್ಯೋಹವನ್ನು ಬಿತ್ತಿ ಬೆಳೆಸಿದ್ದಾರೆ

ಸುಲ್ತಾನರು ನಕ್ಕು, ಸಂತೋಷ, ನೀವು ಬೇಗಂಸಾಹೇಬರನ್ನು ಭೇಟಿ ಮಾಡಿ ದ್ದೀರೋ ? ಅವರ ಸಹಾಯಕರಾರು ?

ರಾ—ಇಲ್ಲ ! ಹುಜೂರು, ನಾವು ಬೇಗಂ ಸಾಹೇಬರನ್ನು ಭೇಟಿ ಮಾಡಲಾಗ ಲಿಲ್ಲ. ಆ ಸಮಾಧಿಯಲ್ಲಿರುವ ಫಕೀರನೇ ಅವರ ಮುಖ್ಯ ಸಹಾಯಕ ಅಲ್ಲಿ ಜನರು ಆ ಫಕೀರನ ವಿಚಾರವಾಗಿ ಏನೇನೋ ಕಥೆಗಳನ್ನು ಹೇಳುತ್ತಾರೆ. ಅವನು ಸಾಕ್ಷಾತ್ ದೇವರ ಅವತಾರನೆನ್ನುತ್ತಾರೆ. ನಾವು ಅದನ್ನೆಲ್ಲಾ ನಂಬುವುದಿಲ್ಲ.

ಸುಲ್ತಾನ್—ನೀವು ಏನು ಹೇಳುತ್ತೀರಿ ? ಆ ಫಕೀರನ ಮರಣಕ್ಕೆ ಕಾರಣ ವೇನು ?

ರಾ—ಅದು ವಿಚಿತ್ರವಾಗಿದೆ ನಾವು ಅವನು ರಾಜಕಾರಣ ಎಂದು ನಿಶ್ಚಯ ಮಾಡಿದ್ದೇವೆ

ಸುಲ್ತಾನ್—ರಾಜರ ಸಮಾಚಾರವೇನು ?

ರಾ—ಹುಜೂರು, ಮಾಘ್ ಮಾಡಬೇಕು ಈ ರಾಜಕಾರಣವೆಲ್ಲಾ ಆ ರಾಜ ರಿಗೇ ಗಂಟುಬಿದ್ದಿದೆ ಫಾಲ್ಗುಣ ಮಾಸದಲ್ಲಿ ರಾಜರ ವರ್ಧಂತಿ ಆಯಿತು. ಅಲ್ಲಿಗೆ ಫಾತಿಮಾಬೇಗಂವರು ರಾಜಮರ್ಯಾದೆಯಿಂದ ತೆರಳಿದರು ಅದೇ ಸಂದರ್ಭದಲ್ಲಿ ಅರಮನೆಯಲ್ಲಿಯೇ ರಾಜರಿಗೂ ಬೇಗಂಸಾಹೇಬರಿಗೂ ವಿವಾಹವಾಗಿದೆ. ಬೇಗಂ ಸಾಹೇಬರವರು ಈಗ ಕೊಡಗಿನ ರಾಣಿಯವರಾಗಿದಾರೆ ಜನರ ಅಸಮಾಧಾನಕ್ಕೆ ಅಂಜಿ ಗುಪ್ತವಾಗಿದಾರೆ ರಾಜರ ರಾಣಿವಾಸವೆಲ್ಲವೂ ಅಸಮಾಧಾನದಿಂದ ತುಂಬಿದೆ ಈಗ ಆ ರಾಜರ ಅಂತಃಪುರದಲ್ಲಿ ಬೇಗಂಸಾಹೇಬರೇ ಮಹಾರಾಜ್ಞ ಈ ವಿವಾಹ ವಾದ ತರುಣದಲ್ಲಿಯೇ ಕಾಳೇಶ್ವರದಲ್ಲಿ ಫಕೀರರ ಸಮಾಧಿಯಾಗಿದೆ ಅದೇ ದಿನವೇ ಮತ್ತೊಬ್ಬ ಜಂಗಮಸ್ವಾಮಿಯ ನಿರಾಣವೂ ಆಗಿದೆ

ಸುಲ್ತಾನ್—ಇದರಲ್ಲೇನೋ ಅಭೇದ್ಯ ರಹಸ್ಯವಿರಲೇಬೇಕು ಅವರಿಬ್ಬರೂ ಈ ವಿವಾಹಕ್ಕೆ ಪ್ರತಿಕೂಲರಾಗಿದ್ದಿರಬಹುದು ಒಳ್ಳೆಯದು, ನೀವು ಹೊರಡಿರಿ. ಈ ವಿಚಾರಗಳನ್ನೆಲ್ಲಿಯೂ ಬಾಯಿಬಿಡಬೇಡಿ !

ರಾಮಣ್ಣನವರೇ ! ತಿರುಮಲಯ್ಯನವರೂ ನೀವೂ ಬಹಳ ಗಟ್ಟಿಗರು ನಿಮ್ಮ ಗಳಿಗೆ ಹೇರಳವಾದ ಪುರಸ್ಕಾರವನ್ನು ಕೊಡಿಸುತ್ತೇನೆ ಪುನಃ ಅಗತ್ಯವಿದ್ದರೆ ನೀವು ಕೊಡಗಿಗೆ ಹೋಗಬೇಕಾಗುತ್ತದೆ.

ಹುಜೂರು ! ಸನ್ನಿಧಾನದ ಆಜ್ಞೆಗೆ ನಾವು ಸಿದ್ಧರಾಗಿದ್ದೇವೆ

ಸುಲ್ತಾನನು ಏಕಾಂತದಲ್ಲಿ ಆಲೋಚಿಸತೊಡಗಿದನು ಆ ಫಾತಿಮಾಬೇಗಂ ಎಂತಹ ಹುಚ್ಚಳು ಎಲ್ಲಿಲ್ಲಿಯೂ ವಿಪ್ಲವಗಳನ್ನು ಎಬ್ಬಿಸುತ್ತಾಳೆ ಮಂಗಳೂರಿನ ವಿಪ್ಲವಕ್ಕೂ ಇವಳೇ ಪ್ರೇರೇಪಕಳೆಂದು ಕೇಳಿದ್ದೆನು ಪುನಃ ಕೊಡಗಿನಲ್ಲಿ ಹೋಗಿ ಸಿತೂರಿಯನ್ನು ಅರಂಭಿಸಿದ್ದಾಳೆ ಕೊಡಗು ರಾಜನನ್ನು ಮದುವೆಯಾಗಿದ್ದಾಳಂತೆ ! ಅವಳು ಎಷ್ಟು ಸುಲಭವಾಗಿ ಗಂಡಸರನ್ನು ಮರುಳುಮಾಡುತ್ತಾಳೆ ತಾನೆಷ್ಟು ಸುಲಭ ವಾಗಿ ಮೋಸಹೋಗುತ್ತಾಳೆ ! ನಾವು ಸ್ವತಃ ಕೊಡಗಿನ ಮೇಲೆ ಪಂಡೆತ್ತಿ ಹೋಗಬೇ ಕೆಂದೇ ನಿಶ್ಚಯಿಸಿದ್ದೆವು. ಈಗ ಒಂದು ಬಲವಾದ ಕಾರಣವು ಸಿಕ್ಕಿದಂತಾಯಿತು ಈ ಬಾರಿ ಫಾತಿಮಾಬೇಗಂಳನ್ನು ಹಿಡಿದು ತರಿಸಿ ಶ್ರೀರಂಗಪಟ್ಟಣದ ಕೋಟೆಯಲ್ಲಿಯೇ ಬಂಧನದಲ್ಲಿಡುತ್ತೇನೆ. ಇವಳಿಂದ ಮೈಸೂರಿಗೆಷ್ಟು ಅಪಮಾನ. ಮುಸಲ್ಮಾನತರುಣಿ!

ದೊಡ್ಡ ದಿವಾಳರವರ ಹೆಂಡತಿ. ಇವಳು ಅಡಿಗಡಿಗೂ ಸುಲ್ತಾನೀರಾಜ್ಯಕ್ಕೆ ವಿದ್ಯೋಹ ಮಾಡುವುದೆಂದರೆ ಎಂತಹ ವಿಷಾದ ಪ್ರಸಂಗ! ಈ ಬೇಗಂಸಾಹೇಬಳ ಜಾತಕದಲ್ಲಿಯೆ ಏನೋ ದೊಡ್ಡ ದೋಷವಿದೆ ಇವಳು ಎಲ್ಲಿದ್ದರೆ ಅಲ್ಲಿ ಅನಾಹುತ ಪರಂಪರೆಗಳಾಗುತ್ತವೆ ಸುಲ್ತಾನರು ಹೀಗೆ ಚಿಂತಿಸುತ್ತಾ ದರಿಯಾದೌಲತ್ತಿನ ಮಹಡಿಯಲ್ಲಿ ಕುಳಿತಿದ್ದರು.

ಹೊರಗೆ ಅಂಗಳದಲ್ಲಿ ದೊಡ್ಡ ಗಲಾಟೆ ಎದ್ದಿತು. ಸುಲ್ತಾನರವರು ಮೇಲುಗಡೆಯಿಂದಲೇ ಏನು ನಡೆಯುತ್ತಿದೆಯೆಂದು ಬಗ್ಗಿ ನೋಡಿದರು ಹುಚ್ಚಿ ಸಾವಿತ್ರಿಯು ತಂಬೂರಿಯನ್ನು ಹಿಡಿದುಕೊಂಡು ಹಾಡುತ್ತಾ ಬರುತ್ತಿದ್ದಳು ಕಾವಲುಗಾರರು ಅವಳನ್ನು ದರಿಯಾದೌಲತ್ತಿನ ಬಾಗಿಲಿನಲ್ಲಿ ತಡೆಗಟ್ಟಿದರು ಅವಳು ತಾನು ಸುಲ್ತಾನರ ಭೇಟಿ ಮಾಡಬೇಕೆಂದೂ, ತನ್ನನ್ನು ತಡೆದರೆ ಬರತರ್ಪು ಮಾಡಿಸುತ್ತೇನೆಂದೂ ಗದರಿಸುತ್ತಿದ್ದಳು ಕಾವಲುಗಾರರಿಗೂ, ಸಾವಿತ್ರಿಯೂ ಜಗಳವಾಗುತ್ತಿದ್ದಿತು ಸುಲ್ತಾನರು ಬಗ್ಗಿ ನೋಡಿ ಸಂಜ್ಞೆ ಮಾಡಿದರು ಕಾವಲುಗಾರರು ಸಾವಿತ್ರಿಯನ್ನು ಒಳಗೆ ಬಿಟ್ಟು ಬಿಟ್ಟರು. ಸಾವಿತ್ರಿಯು ಕುಣಿಯುತ್ತಾ, ಹಾಡುತ್ತಾ ದರಿಯಾದೌಲತ್ತಿನೊಳಗೆ ಹೋದಳು. ಸುಲ್ತಾನರ ಸಮ್ಮುಖಕ್ಕೆ ಹೋಗಿ ಮುಜರೆ ಮಾಡಿ, ತಾನೇ ಒಂದು ಆಸನದ ಮೇಲೆ ಕುಳಿತುಕೊಂಡಳು.

ಸುಲ್ತಾನರು.—ಏನು ಸಾವಿತ್ರಿ! ಎತ್ತ ಕಡೆ ಹೊರಟೆ? ನಿನ್ನ ರಾಜಕೀಯವು ಹೇಗಿದೆ?

ಸಾವಿತ್ರಿ—ಸುಲ್ತಾನರವರೇ! ನನ್ನ ರಾಜಕೀಯವೆಲ್ಲವೂ ತಲೆಕೆಳಗಾಗಿದೆ ನಾನು ಕೊಡಗಿಗೆ ಪ್ರಯಾಣ ಮಾಡುತ್ತೇನೆ.

ಸು—ನೀನೇಕೆ ಕೊಡಗಿಗೆ ಹೋಗಬೇಕು? ಅಲ್ಲಿ ನಿನಗೇನು ಕೆಲಸ! ಅಲ್ಲಿ ನಿನಗಾರಿದ್ದಾರೆ?

ಸಾ—ನವಾಬರೇ! ನಿಮ್ಮ ರಾಜಧಾನಿಯು ನನಗೆ ಬಹಳ ಬೇಜಾರಾಗಿದೆ ಕೊಡಗಿನಲ್ಲಿ ಘಾತಿಮಾ ಬೇಗಂವರಿದ್ದಾರೆಂತೆ! ಅವರು ಅಲ್ಲಿಯ ಮಹಾರಾಣಿಯವರಾಗಿದ್ದಾರೆ ಅವರ ಮಹಾರಾಣಿಗಿರಿಯು ಹೇಗಿದೆಯೋ, ಅವರ ಈ ಹೊಸ ಸಂಸಾರವು ಹೇಗೆ ನಡೆಯುತ್ತಿದೆಯೋ ನೋಡಿ ಬರೋಣವೆಂದು ಹೋಗುತ್ತೇನೆ

ಹೋಗಿ ಬಾ! ಹುಚ್ಚಿ! ಅಲ್ಲಿಯ ಸಮಾಚಾರಗಳನ್ನು ತಿಳಿದುಕೊಂಡು ಬಾ!

ಸಾ—ಮಹಾರಾಜರೇ! ನಾನು ಕೊಡಗಿಗೆ ಹೋಗುವ ಮಾತು ಹಾಗಿರಲಿ! ನಿಮ್ಮ ದೌಲತರಾಣಿಯವರಲ್ಲಿ ಹೋದರು. ಆ ರಾಧಾರಾಣಿಯವರೇನಾದರು? ಆ ದೌಲತರಾಣಿಯು ನಿಮ್ಮನ್ನು ಮದುವೆಯಾಗ ತ್ತಾಳೆಂದು ಜನರಾಡಿಕೊಳ್ಳುತ್ತಿದ್ದರು. ಏಕೆ ಆ ಹೆಣ್ಣನ್ನು ನೀವು ಒಪ್ಪಲಿಲ್ಲವೇನು?

ಸು—ಸಾವಿತ್ರಿ! ಆ ದೌಲತ್‌ರಾಣಿಗೆ ನಿನ್ನಂತೆಯೇ ಹಚ್ಚು ಹಿಡಿದಿದೆ. ಅವಳು ನಗರವನ್ನು ಬಿಟ್ಟು ಬರುವುದಿಲ್ಲವಂತೆ!

ಸಾ—ಅಯ್ಯೋ! ಒಳ್ಳೆಯಜೋಡಿ ಆ ದೌಲತ್‌ ರಾಣಿಯು ನಗರವನ್ನು ಬಿಟ್ಟು ಬರುವುದಿಲ್ಲ ನೀವು ಯುದ್ಧವನ್ನು ಬಿಟ್ಟು ಇರುವುದಿಲ್ಲ ಇಂದು ಇಂಗ್ಲೀಷರ ಮೇಲೆ ಯುದ್ಧ, ನಾಳೆ ಮಲಬಾರಿನವರ ಮೇಲೆ ಯುದ್ಧ, ಇನ್ನೊಂದು ದಿನ ಕೊಡಗಿನ ಮೇಲೆ ಯುದ್ಧ ನಿಮಗೆ ಯುದ್ಧದ ಹುಚ್ಚು ಬಿಟ್ಟಲ್ಲದೇ ದೌಲತ್‌ ರಾಣಿಯ ವರ ಮದುವೆಯಾಗುವುದೇ ಇಲ್ಲ

ಸು—ನನಗೆ ಯುದ್ಧವೂ ಬೇಡ, ಮದುವೆಯೂ ಬೇಡ ನೀನು ಇಲ್ಲಿಂದ ಹೊರಡು

ಸಾ—ಸುಲ್ತಾನರೇ, ಅದೇ ಮಾತು ಖಂಡಿತ ಮಾಡಿಕೊಂಡು ಹೋಗುವುದಕ್ಕೆ ಬಂದಿದ್ದೇನೆ ನಾನು ಕೊಡಗಿಗೆ ಹೋಗುತ್ತೇನೆ ಆ ಘಾತಿಮಳನ್ನು ನೋಡಿ ಬರುತ್ತೇನೆ ನೀವು ಅಲ್ಲಿಗೆ ಯುದ್ಧವನ್ನು ಕಟ್ಟಿಕೊಂಡು ಬರಕೂಡದು.

ಸು—ಇಲ್ಲ ಹುಚ್ಚಿ, ನಾನು ಬರುವುದಿಲ್ಲ. ನೀನು ನಡೆ

ಸಾ—ನೀವು ಕೊಡಗಿನ ಮೇಲೆ ದಂಡೆತ್ತಿ ಬಂದರೆ, ನಾನು ಆ ಕೊಡಗಿನ ರಾಜರೊಡನೆ ಸೇರಿಬಿಡುತ್ತೇನೆ ನೀವು ನನ್ನೊಡನೆ ಯುದ್ಧ ಮಾಡಬೇಕಾಗುತ್ತೆ ನೋಡಿಕೊಳ್ಳಿ

ಎಂದು ಹೇಳಿ ಹುಚ್ಚಿಯು ನಗುತ್ತಾ, ಹಾಡುತ್ತಾ, ಹೊರಟು ಹೋದಳು. ಸುಲ್ತಾನನು ಸೇನಾಧಿಪತಿಗಳನ್ನು ಕರೆಸಿದನು ಕೊಡಗಿನ ಮೇಲೆ ಯುದ್ಧವನ್ನು ಹೂಡಲೇಬೇಕೆಂದು ತೀರ್ಮಾನಿಸಿದನು. ಹಮೀರ್ ನೂರುಲ್ಲಾಖಾ ಎಂಬುವರು ಕೊಡಗಿನ ಯುದ್ಧಕ್ಕೆ ಹೊರಡುವ ಸೇನಾಪತಿಗಳೆಂದು ಗೊತ್ತಾಯಿತು

ಸುಲ್ತಾನನು ರಾಯಸದವರನ್ನು ಕರೆಸಿ ಕೊಡಗಿನ ರಾಜರಿಗೊಂದು ಪತ್ರವನ್ನು ಬರೆಸಿದನು. ಆ ಪತ್ರವನ್ನು ಹಮೀರ್ ಅಬ್ದುಲ್ಲಾಖಾನರು ತೆಗೆದುಕೊಂಡು ಹೋಗಿ ತಲುಪಿಸುವುದೆಂದು ಆಜ್ಞೆಯಾಯಿತು

ಹಮೀರ್ ಖಾನರು ಮಿತಪರಿವಾರದೊಂದಿಗೆ ಕೊಡಗಿಗೆ ಪ್ರಯಾಣ ಬೆಳೆಸಿದರು ಈ ರಾಯಭಾರದವರು ಮಡಕೇರಿಗೆ ಬಂದಿಳಿದರು ಅವರ ಗುಂಪಿನಲ್ಲಿಯೇ ಹುಚ್ಚಿ ಸಾವಿತ್ರಿಯು ಕೊಡಗಿಗೆ ಬಂದಳು

ಕೊಡಗಿನ ರಾಜರು ಶ್ರೀರಂಗಪಟ್ಟಣದ ರಾಯಭಾರಿಗಳಿಗೆ ಬಿಡಾರವನ್ನು ಏರ್ಪಡಿಸಿದ್ದರು. ಸಂಪ್ರದಾಯದಂತೆ ಹಮೀರ್‌ಖಾನನು ರಾಜರ ಭೇಟಿಯನ್ನು ಮಾಡಿದನು ಸುಲ್ತಾನರ ಪತ್ರವನ್ನು ರಾಜರಿಗೆ ಒಪ್ಪಿಸಿದನು ರಾಜನು ಅದನ್ನು ಪರಿಗ್ರಹಿಸಿ ಮೂರುದಿನಗಳೊಳಗಾಗಿ ಸದುತ್ತರವನ್ನು ಕೊಡುವುದಾಗಿ ಹೇಳಿದರು. ಮತ್ತು

ರಾಯಭಾರಿಗಳಿಗೆ ರಾಜಯೋಗ್ಯವಾದ ಊಟ ಉಪಚಾರಗಳಿಗೆ ಏರ್ಪಾಡು ಮಾಡಿದರು.

ರಾಜರು ಏಕಾಂತದಲ್ಲಿ ಸುಲ್ತಾನರ ಪತ್ರವನ್ನು ಓದಿಕೊಂಡರು. ಪತ್ರವು ಈಪರಿ ಯಾಗಿದ್ದಿತು

“ಕೊಡಗಿನ ರಾಜರೇ !

ದೊಡ್ಡ ನವಾಬರೊಡನೆ ನೀವು ಗೌರವಾಸ್ಪದವಾದ ಕರಾರನ್ನು ಮಾಡಿಕೊಂಡಿರಿ ಆ ಕರಾರಿನ ಎಲ್ಲಾ ಅಂಶಗಳು ಮುರಿಯಲ್ಪಟ್ಟಿವೆ ಕೊಡಗಿನ ರಾಜ್ಯದಿಂದ ಮೂರುವರ್ಷದಿಂದಲೂ ಕಪ್ಪು ಕಾಣಿಕೆಯನ್ನು ಸಲ್ಲಿಸಲಿಲ್ಲ !

ಕೊಡಗಿನ ಸೀಮೆಯಿಂದ ಕೆಲವರು ದುಷ್ಟಜನರು ಗಡಿ ಪ್ರದೇಶದ ತಾಲ್ಲೂಕುಗಳಿಗೆ ಬಂದು, ಕೊಳ್ಳೆ, ದರೋಡೆಗಳನ್ನು ಮಾಡಿದ್ದಾರೆಂದು ನಮ್ಮ ಮಾಮಲೆ ದಾರರುಗಳು ಎಷ್ಟು ಬರೆಸಿದಾಗ್ಯೂ, ನೀವು ಬಂದೋಬಸ್ತು ಮಾಡಿಲ್ಲ! ಇದಕ್ಕಿಂತ ಮುಖ್ಯವಾಗಿ ನೀವು ಕಂಪನಿಯವರೊಡನೆ ಸಂಧಿ ಮಾಡಿಕೊಂಡಿದ್ದೀರೆಂದು ನಮಗೆ ತಿಳಿದು ಬಂದಿದೆ. ಕಂಪನಿಯವರ ಸಹಾಯವು ನಿಮಗೆ ಸಾರ್ಥಕವಾಗಲಾರದು. ಒಂದು ಪಕ್ಷ ನೀವು ಕಾರಣಾಂತರಗಳಿಂದ ಅವರೊಡನೆ ಯಾವುದಾದರೂ ಕರಾರು ಮಾಡಿಕೊಂಡಿದ್ದರೆ ಅದನ್ನು ಮುರಿದು ಮೈಸೂರಿನ ಸ್ನೇಹದಲ್ಲಿರುವುದು ನಿಮಗೆ ಕ್ಷೇಮ !

ಪ್ರಕೃತ, ಮೈಸೂರಿನ ಬೇಗಂಸಾಹೇಬರೊಬ್ಬರು ಕೊಡಗಿಗೆ ಬಂದು, ನಿಮ್ಮ ಆಶ್ರಯವನ್ನು ಹೊಂದಿದ್ದಾರೆಂದು ಸಮಾಚಾರವು ಬಂದಿತೆ ಆ ಬೇಗಂಸಾಹೇಬರವರು ಮಂಗಳೂರಿನ ವಿಪ್ಲವಕ್ಕೆ ಮದತ್ ಕೊಟ್ಟಿದ್ದಾರೆ ಈಗಲೂ ಕೊಡಗಿನಲ್ಲಿ ನಮ್ಮ ಸರ್ಕಾರಕ್ಕೆ ವಿರೋಧವಾಗಿ ವಿದ್ರೋಹವನ್ನು ಉಬ್ಬಿಸುತ್ತಿದ್ದಾರೆಂದು ಖಚಿತವಾಗಿ ತಿಳಿದು ಬಂದಿದೆ. ಅವರು ಶ್ರೀರಂಗಪಟ್ಟಣದ ದೊಡ್ಡ ಕುಟುಂಬದವರು ಅವರ ಹೆಸರು ಘಾತಿಮಾಬೇಗಂ ಅವರನ್ನು ಬಂಧಿಸಿ ಮರ್ಯಾದೆಯಿಂದ ರಾಜಧಾನಿಗೆ ಕಳಿಸಿಕೊಡಬೇಕು ತಮ್ಮ ಶ್ರಿಯಸ್ಸನ್ನು ಕೋರುವ,

ಟಿಪ್ಪು ಸುಲ್ತಾನ್

ರಾಜರು ಈ ಪತ್ರವನ್ನು ಓದಿಕೊಂಡರು ವಾಕ್ಯ ವಾಕ್ಯವನ್ನೂ, ಅಕ್ಷರ ಅಕ್ಷರವನ್ನೂ, ಅರ್ಥಮಾಡಿಕೊಂಡರು ಯೋಚನೆ ಮಾಡತೊಡಗಿದರು. ನಾವು ಈ ಶ್ರೀರಂಗಪಟ್ಟಣದವರನ್ನು ಯುದ್ಧಕ್ಕೆ ಕರೆಯಬಹುದು ನಮ್ಮ ಕೊಡಗಿನವರು ಎಷ್ಟೇ ವೀರರಾದರೂ ನಮಗೆ ಜಯವಾಗುವುದಿಲ್ಲ. ಸುಲ್ತಾನರ ದಂಡು ಬಲ್ಲ ದೊಡ್ಡದು ಇಂಗ್ಲೀಷರಿಗೆ ಬರೆದು ಅವರ ದಂಡನ್ನು ಕರೆಸಬಹುದು ಅವರಿಗೆ ನಾವು ಅಪಾರವಾದ ಹಣವನ್ನು ತೆರಬೇಕಾಗುತ್ತದೆ. ಆ ಯುದ್ಧದಲ್ಲಿ ಇಂಗ್ಲೀಷರಿಗೆ

ಜಯವಾಗುತ್ತದೆಂಬ ಭರವಸೆ ಏನಿದೆ ? ಇಂಗ್ಲೀಷರೇ ಮಂಗಳೂರಿನಲ್ಲಿ ಸುಲ್ತಾನ ರೊಂದಿಗೆ ಕರಾರು ಮಾಡಿಕೊಳ್ಳಲಿಲ್ಲವೇ ? ಇಂಗ್ಲೀಷರು ಇಲ್ಲಿಗೆ ಬಲವಾದ ಸೈನ್ಯವನ್ನು ತಂದರೂ, ನಮ್ಮ ದೇಶದವರು ಅಪ್ರತಿಮ ವೀರ್ಯದಿಂದ ಹೊರಾಡಿದರೂ, ಈ ಮಹಾಯುದ್ಧವು ನಮ್ಮ ದೇಶದಲ್ಲಾದರೆ, ಕೊಡಗು ರಾಜ್ಯವು ಧ್ವಂಸವಾಗಿ ಹೋಗುವುದು. ನಾವು ಯುಕ್ತಿಯಿಂದ ಇಂಗ್ಲೀಷರಿಗೂ, ಸುಲ್ತಾನರಿಗೂ ಮೈಸೂರು ರಾಜ್ಯದಲ್ಲಿಯೇ ಯುದ್ಧವಾಗುವಂತೆ ಮಾಡಬೇಕು ಈ ಯುದ್ಧವು ಕೊಡಗಿನಲ್ಲಿ ಆಗಬಾರದು.

ಘಾತಿಮಾಬೇಗಂವರದೊಂದು ದೊಡ್ಡ ಪ್ರಕರಣಕ್ಕಿಟ್ಟುಕೊಂಡಿದೆ ಈ ಬೇಗಂಗಳನ್ನು ಸುಲ್ತಾನರಿಗೊಪ್ಪಿಸಲು ನನಗೆ ಮನಸ್ಸಿಲ್ಲ. ಸುಲ್ತಾನರ ಪತ್ರದಲ್ಲಿ ಅವಳು ದೊಡ್ಡ ಕುಟುಂಬದವಳೆಂದು ಉಲ್ಲೇಖಿಸಿದ್ದಾರೆ ಅವಳು ವಿದ್ಯೋಹಿಯೆಂದು ಬರೆದಿದ್ದಾರೆ ಆದರೂ ಅವಳ ದೊಡ್ಡ ಸ್ವಿಕೆಯಲ್ಲಿ ವಿದ್ಯೋಹದ ದೋಷವೆಲ್ಲಾ ಮುಚ್ಚಿ ಹೋಗುತ್ತೆ ಬೇಗಂಸಾಹೇಬಳನ್ನು ಶಿಕ್ಷಿಸುವುದಿಲ್ಲ.

ಅವಳನ್ನು ಸುಲ್ತಾನರ ಜನಾನಾಕ್ಕೆ ಸೇರಿಸಿ ಬಿಡುತ್ತಾರೆ ಬೇಗಂಳು ಸುಲ್ತಾನರನ್ನು ನಮ್ಮ ಮೇಲೆಯೇ ಎತ್ತಿ ಕಟ್ಟುತ್ತಾಳೆ ಹೇಗೂ ನಮಗೂ ಸುಲ್ತಾನರಿಗೂ ಯುದ್ಧವು ಸಿದ್ಧ ! ಎಂದು ಆಲೋಚಿಸಿದನು ಕೊಡಗಿನ ಮುಖಂಡರನ್ನೆಲ್ಲಾ ಕರೆಸಿ ಆಲೋಚಿಸಬೇಕೆಂದು ನಿರ್ಧರಿಸಿದನು ಮೂರುದಿನಗಳೊಳಗಾಗಿ ಸಮಸ್ತ ಮುಖಂಡರನ್ನೂ ಕರೆಸಬೇಕೆಂದು ಅಧಿಕಾರಿಗಳಿಗೆ ಅಪ್ಪಣೆ ಇತ್ತನು.

ರಾಜನು ಘಾತಿಮಳ ವಿಚಾರವಾಗಿ ಚಿಂತಿಸತೊಡಗಿದನು ಬೇಗಂಗಳನ್ನು ಹೇಗಾದರೂ ಒಲಿಸಿಕೊಳ್ಳಬೇಕೆಂದು ಸಂಕಲ್ಪಿಸಿದನು ಸುಲ್ತಾನರ ಪತ್ರವನ್ನು ಅವಳ ಮೇಲೆ ಉಪಯೋಗಿಸಬೇಕೆಂದು ನಿರ್ಧರಿಸಿದನು ಘಾತಿಮಳನ್ನು ನೋಡಲು ವೀರರಾಜನೇಟಿಗೆ ಹೊರಟೇಬಿಟ್ಟನು ! ಅರಮನೆಗೆ ತಲಪುತ್ತಲೇ ಬೇಗಂಸಾಹೇಬಳ ಉಪಚಾರಕ್ಕಾಗಿ ನಿಯಮಿಸಿದ್ದ ದಾಸಿಯನ್ನು ಕರೆಸಿ, ಬೇಗಂಸಾಹೇಬಳ ಯೋಗಕ್ಷೇಮವನ್ನು ವಿಚಾರಿಸಿದನು

ಆ ದಾಸಿಯು, ಬೇಗಂಸಾಹೇಬಳಲ್ಲಿ ಏನೂ ವ್ಯತ್ಯಾಸ ಕಾಣುವುದಿಲ್ಲವೆಂದೂ, ಯಥಾಪ್ರಕಾರ ಉತ್ಸಾಹದಿಂದ ಇದ್ದಾರೆಂದೂ, ಆದರೆ, ಈ ಅರಮನೆಯಿಂದ ತಪ್ಪಿಸಿಕೊಂಡು ಹೋಗಲು ಸರ್ವ ಪ್ರಯತ್ನಗಳನ್ನೂ ಮಾಡುತ್ತಿದ್ದಾರೆಂದೂ ತಿಳಿಸಿದಳು.

ರಾಜನಿಗೆ ಇದನ್ನು ಕೇಳಿ ಸ್ವಲ್ಪ ಸಮಾಧಾನವಾಯಿತು ! ರಾಜನು ಬೇಗಂಸಾಹೇಬಳ ಸ್ಥಿತಿಯು ಇದಕ್ಕೆ ವ್ಯತಿರಿಕ್ತವಾಗಿರುತ್ತದೆಂದು ಛಾವಿಸಿದ್ದನು ಆ ದಾಸಿಗೆ ಅಂತರಂಗದಲ್ಲಿ ಹೇಳಬೇಕಾದುದೆಲ್ಲವನ್ನೂ ಕೇಳಿ, ಸುಲ್ತಾನರ ಪತ್ರವನ್ನು ಅವಳ ಕೈಲಿ ಕೊಟ್ಟು, ಅದನ್ನು ಬೇಗಂಸಾಹೇಬಳಿಗೆ ತೋರಿಸುವಂತೆ ಹೇಳಿದನು. ಘಾತಿಮಾಬೇಗಂ

ಸಮ್ಯಕ್ತಿಸುವುದಾದರೆ, ತಾನು ಆ ದಿನ ರಾತ್ರಿ ಬೇಗಂಸಾಹೇಬಳ ಭೇಟಿ ಮಾಡುವುದಾಗಿ ಹೇಳಿ ಕಳುಹಿಸಿದನು

ಹುಚ್ಚಿ ಸಾವಿತ್ರಿಯು ತಂಬೂರಿಯನ್ನು ಹಿಡಿದು ಹಾಡುತ್ತ ಭಿಕ್ಷುಕ್ಕೆ ಹೊರಟಳು ಅವಳೆಷ್ಟೋ ಮಂದಿ ದೊಡ್ಡ ದೊಡ್ಡ ಮನುಷ್ಯರ ಮನೆಗಳಿಗೆ ಓದೋದಳು ಅಲ್ಲೆಲ್ಲಾ ಯುದ್ಧದ ಮಾತುಗಳನ್ನು ಆಡಿಕೊಳ್ಳುತ್ತಿದ್ದರು ಸಾವಿತ್ರಿಯ ಹಾಡು ಕಿವಿಗೆ ಇಂಪಾಗಿತ್ತು. ಎಲ್ಲರೂ ಹಾಡು ಹೇಳಿಸಿ ಕೇಳುತ್ತಿದ್ದರು ಹಾಗೆಯೇ ಸುತ್ತಿಕೊಂಡು ಅರಮನೆಯ ಮುಂಭಾಗಕ್ಕೆ ಬಂದಳು ಅಲ್ಲಿ ಕಾವಲುಗಾರರು ಅವಳನ್ನು ದೂರ ಓಡಿಸುತ್ತಿದ್ದರು. ಹುಚ್ಚಿಯು ಹೆದರಿ ಓಡಿಹೋಗಲಿಲ್ಲ! ಅವಳು ಉಚ್ಚಕಂಠದಿಂದ ಹಾಡತೊಡಗಿದಳು. ಪಹರಿಯವರೆಲ್ಲಾ ಸ್ತಬ್ಧರಾದರು ಹುಚ್ಚಿಯು ಹಿಂದಿದ್ದ ಜನರೆಲ್ಲರೂ ಘೊಳ್ಳೆಂದು ನಕ್ಕರು! ಉಗ್ರಾಣಿಯು ಭಿಕ್ಷುವನ್ನು ತಂದು ಕೊಟ್ಟನು! ಕಾವಲುಗಾರರು ಹೋಗು ಹುಚ್ಚಿ—ಹೊರಟುಹೋಗು! ಎಂದು ಗದ್ದರಿಸಿದರು ಹುಚ್ಚಿಯು ಹೋಗಲೇ ಇಲ್ಲ!

ಅಷ್ಟರಲ್ಲಿ ಮಹಾರಾಜರು ಅಶ್ವಾರೂಢರಾಗಿ ಅರಮನೆಯ ಮಹಾದ್ವಾರಕ್ಕೆ ಬಂದರು. ಪಹರಿಯವರು ಜನರನ್ನೆಲ್ಲಾ ದೂರ ತಳ್ಳಿದರು ಜನರ ಗುಂಪಿನಲ್ಲಿ ಗದ್ದಲವು ಹೆಚ್ಚಿತು. ರಾಜರು ನಿಧಾನವಾಗಿ ಕುದುರೆಯನ್ನು ಬಿಡುತ್ತಿದ್ದರು ಹುಚ್ಚಿ ಪುನಃ ಹಾಡತೊಡಗಿದಳು ಜನರ ಗದ್ದಲವೆಲ್ಲವೂ ಆಡಗಿಹೋಯಿತು ರಾಜರು ಅತ್ತಕಡೆ ತಿರುಗಿ ನೋಡಿ, ಯಾರೋ ಹುಚ್ಚಿ! ಭಿಕ್ಷುಕಳು! ಹಾಡು-ಬೀದಿಯ ಹಾಡಲ್ಲ! ಅಸ್ಸರ ಕಂಠ! ಎಂದುಕೊಂಡು ಅರಮನೆಯೊಳಗೆ ಹೊರಟುಹೋದರು. ಹುಚ್ಚಿಯು ಎಲ್ಲೆಲ್ಲಿಯೋ ತಿರುಗಿಕೊಂಡು, ಊರು ಹೊರಗಿನ ಮಂಟಪದಲ್ಲಿ ಹೋಗಿ ವಿಶ್ರಾಂತಿಯನ್ನು ಪಡೆದಳು.

ಹುಚ್ಚಿಯು ಕೊಡಗಿಗೆ ಬಂದಿರುವುದು ಘಾತಿನಾಬೇಗಂವರನ್ನು ನೋಡುವುದಕ್ಕೆ! ಎಲ್ಲಿಯೂ ಬೇಗಂಸಾಹೇಬಳ ಸಮಾಚಾರವೇ ತಿಳಿಯಲಿಲ್ಲ! ಹುಚ್ಚಿಯು ಕಾಳೇಶ್ವರವನ್ನು ನೋಡಬೇಕೆಂದು ಸಂಕಲ್ಪಿಸಿದ್ದಳು ಮಾರನೆಯ ದಿನ ನಸುಬೆಳಕಿನಲ್ಲಿಯೇ ಕಾಳೇಶ್ವರಕ್ಕೆ ಪ್ರಯಾಣ ಮಾಡಿದಳು ಮಧ್ಯಾಹ್ನದ ಹೊತ್ತಿಗೆ ಕಾಳೇಶ್ವರವನ್ನು ತಲುಪಿದಳು ಅಲ್ಲಿ ದೇವರ ದರ್ಶನಮಾಡಿದಳು. ಯಾರೋ ಪ್ರಸಾದವನ್ನು ಕೊಟ್ಟರು. ಅದನ್ನು ತಿಂದು ಜಂಗಮವಾಡಿಯಲ್ಲಿ ಹೋಗಿ ಕುಳಿತಳು. ಅಲ್ಲಿ-ಅಲ್ಲಿ ಭಕ್ತಾದಿಗಳು ಗುಂಪುಗುಂಪಾಗಿ ವಿಶ್ರಮಿಸಿಕೊಳ್ಳುತ್ತಿದ್ದರು ಏನೇನೋ ಮಾತುಗಳನ್ನಾಡಿಕೊಳ್ಳುತ್ತಿದ್ದರು ಜಂಗಮದೇವನ ಮಾತು! ಫಕೀರನ ಮಾತು! ಆ ಸವಾಧಿಯ ಮಹಾತ್ಮೆ, ಇನ್ನೆಲ್ಲವನ್ನೂ ಮಾತನಾಡಿಕೊಳ್ಳುತ್ತಿದ್ದರು. ಬೇಗಂಸಾಹೇಬಳ ಮಾತು ಬಂದೇ ಬಂತು! ಸಾವಿತ್ರಿಗೆ ಕಿವಿಯು ನೆಟ್ಟಗಾಯಿತು. ಅವಳು ಮಾತು

ಗಳನ್ನು ಆಲೈಸಿದಳು. ಬೇಗಂಸಾಹೇಬಳು ಒಬ್ಬ ದೊಡ್ಡ ಮಹಾರಾಣಿಯೆಂದೂ, ಅತುಳ್ಳೆ ಶ್ವರ್ಯವನ್ನು ತೆಗೆದುಕೊಂಡು ಕೊಡಗಿಗೆ ಬಂದಳೆಂದೂ, ಕೊಡಗು ಮಹಾರಾಜರಿಗೂ, ಬೇಗಂಸಾಹೇಬಳಿಗೂ ಪರಸ್ಪರ ಗಾಂಧರ್ವವಿವಾಹವಾಗಿದೆಯೆಂದೂ, ಆ ಯಾತ್ರಿಕರು ಹೇಳುತ್ತಿದ್ದರು ತ್ರಿಯಂಬಕಭಟ್ಟನು ಬಲು ದೊಡ್ಡ ದೈವಜ್ಞನೆಂದೂ, ಅವನು ಈ ಬೇಗಂಸಾಹೇಬಳ ವಿವಾಹದಿಂದ ರಾಜರಿಗೆ ಹಾನಿ ತಟ್ಟುವುದೆಂದು ರಾಜರಿಗೆ ಹೇಳಿದನೆಂದೂ, ಅದಕ್ಕಾಗಿ ಕಾರ್ಕೇಶ್ವರದಲ್ಲಿ ಪೂಜೆ ಪುರಸ್ಕಾರಗಳು ನಡೆಯುತ್ತಿವೆಯೆಂದೂ ಮತ್ತೊಬ್ಬರು ಹೇಳಿದರು ಬೇಗಂಸಾಹೇಬಳು ಶ್ರೀರಂಗಪಟ್ಟಣದ ಸುಲ್ತಾನರು ಪ್ರೇಮಿಸಿದ ಹೆಣ್ಣೆಂದೂ, ಅವಳನ್ನು ಕಟ್ಟಿಕೊಂಡಿದ್ದರಿಂದ ಕೊಡಗಿನ ರಾಜರಿಗೂ, ಸುಲ್ತಾನರಿಗೂ ಯುದ್ಧವಾಗುತ್ತದೆಂದೂ ಇನ್ನೊಬ್ಬರು ಹೇಳಿದರು ಹೀಗೆಯೇ ಮಾತಿಗೆ ಮಾತು ಬೆಳೆದು, ಘಾತಿಮಳು ವೀರರಾಜವೇಟಿಯ ಅರಮನೆಯಲ್ಲಿದ್ದಾಳೆಂದು ಹುಚ್ಚಿಯ ಕಿವಿಗೆ ಬಿತ್ತು !

ಮಾರನೆಯ ದಿನವೇ ಹುಚ್ಚಿಯು ವೀರರಾಜವೇಟಿಯನ್ನು ಸೇರಿದಳು ವೇಟಿಯಲ್ಲಿ ಹೊರಟಳು ಜನರ ಗುಂಪು ಅವಳ ಹಿಂದೆ ಸೇರಿತು. ಅವಳ ಗಲಾಟೆಯನ್ನು ತಡೆಯಲಾರದೆ ಕೊತ್ತಾಲನು ಅವಳನ್ನು ಬಂಧಿಸಿದನು ಹುಚ್ಚಿಯು ಕೊತ್ತಾಲನನ್ನು ಬೈಯುವುದಕ್ಕೆ ಆರಂಭಿಸಿದಳು ಕೊತ್ತಾಲನು ಕೋಪಿಸಿಕೊಂಡು, ಜತ್ತದಿಂದ ಎರಡು ಏಟು ಕೊಟ್ಟನು ಹುಚ್ಚಿಯು ನಕ್ಕಳು ಜನರೆಲ್ಲಾ ಕೊತ್ತಾಲರೇ ಹೊಡೆಯಬೇಡಿರಿ ! ಅವಳು ಹುಚ್ಚಿ ! ಎಂದು ಕೂಗಿದರು ಕೊತ್ತಾಲನು ಹುಚ್ಚಿಯನ್ನು ಬಿಟ್ಟುಬಿಟ್ಟನು. ಸಾವಿತ್ರಿಯು ಅರಮನೆಯ ಮುಂದೆ ಹೋದಳು ಈ ಜನರ ಗುಂಪೆಲ್ಲವೂ ಅವಳ ಹಿಂದೆ ಹೋಯಿತು ! ಸಂಧ್ಯಾಕಾಲವಾಗಿತ್ತು. ಹುಚ್ಚಿಯು ತಂಬೂರಿಯನ್ನು ಮೀಟುತ್ತ ಹಾಡುತ್ತಿದ್ದಳು.

ಅರಮನೆಯ ರಂಗಮಹಲಿನಲ್ಲಿ ರಾಜರು ಏಕಾಂತವಾಗಿ ಕುಳಿತು, ಎಷ್ಟು ಹೊತ್ತಿಗೆ ರಾತ್ರಿಯು ಕವಿಯುತ್ತದೆ. ಹೇಗೆ ಘಾತಿಮಾಬೇಗಂಗಳನ್ನು ನೋಡುತ್ತೇನೆ. ಅಂದಿನ ಪ್ರಕರಣದಿಂದ ಖತಿಗೊಂಡ ಬೇಗಂಗಳನ್ನು ಹೇಗೆ ಮಾತನಾಡಿಸುವುದು ? ಅಂದು ಕ್ರೋಧಮಯಿಯಾಗಿದ್ದ ಘಾತಿಮಳು ಇಂದು ಪ್ರೇಮಮಯಿಯಾಗಿರಬಾರದೇಕೆ ? ಎಂದು ಆಶಾಕಲ್ಪನೆಗಳನ್ನು ಮಾಡಿಕೊಳ್ಳುತ್ತಿದ್ದನು.

ಹೀಗೆ ರಾಜನು ಆಲೋಚನಾತರಂಗಗಳಲ್ಲಿ ಮುಳುಗಿ ತೇಲುತ್ತಿರುವಾಗ, ಸಾವಿತ್ರಿಯ ಗಾನವು ಕಿವಿಗೆ ಬಿತ್ತು ಎಂತಹ ಮಧುರ ಕಂಠ, ಕೆಸರಿನಲ್ಲಿ ಪದ್ಮವಿರುವಂತೆ, ಈ ಹುಚ್ಚಿಗೆ ಈ ಅಪ್ಸರ ಕಂಠವನ್ನು ಭಗವಂತನು ಕರುಣಿಸಿದ್ದಾನೆ ಎಂದುಕೊಂಡನು. ಅಪ್ಸರಲ್ಲಿ ಅರಮನೆಯ ಮುಂಭಾಗದಲ್ಲಿ ಗದ್ದಲವು ಕೇಳಿಸಿತು. ರಾಜನು ತಾನೇ ಎದ್ದು ಬಂದು, ಜಾಲರಿಯ ಕಿಟಕಿಯಿಂದ ನೋಡಿದನು. ಪಹರೆಯವರಿಗೂ, ಹುಚ್ಚಿಗೂ

ಘರ್ಷಣೆಯಾಗುತ್ತಿತ್ತು. ರಾಜನು ಪ್ರತೀಹಾರಿಯನ್ನು ಕರೆದು ಕೆಳಗೆ ಹೋಗಿ ಆ ಹುಚ್ಚಿಯನ್ನು ರಂಗಮಹಲಿಗೆ ಕರೆತಾ, ಎಂದು ಆಜ್ಞೆ ಮಾಡಿದನು ಪ್ರತೀಹಾರಿಯು ಮುಂದಿನ ಹಜಾರಕ್ಕೆ ಬಂದು, ಆ ಗದ್ದಲವನ್ನು ನಿಲ್ಲಿಸಿ, ಹುಚ್ಚಿಯನ್ನು ಅರಮನೆಯೊಳಗೆ ಬರುವಂತೆ ಕರೆದನು ಪಹರೆಯವರೆಲ್ಲಾ ದಾರಿ ಬಿಟ್ಟರು ಹುಚ್ಚಿಯು ಗಹಗಹಿಸಿ ನಗುತ್ತಾ ಹವಾಲದಾರನನ್ನು ಹಲ್ಲುಕಿಂದು ಅಣಕಿಸಿ, ನೋಡಿದೆಯಾ ನನ್ನ ಮಹಿಮೆಯನ್ನು, ಎಂದು ಪ್ರತೀಹಾರಿಯ ಜೊತೆಯಲ್ಲಿ ಅರಮನೆಯೊಳಗೆ ಹೋದಳು ಪ್ರತೀಹಾರಿಯು ಸಾವಿತ್ರಿಯನ್ನು ರಾಜರ ಸಮ್ಮುಖಕ್ಕೆ ಕರೆದೊಯ್ದಳು

ಹುಚ್ಚಿಯು ರಾಜರಿಗೆ ತಲೆಬಾಗಿ ಮುಸಲ್ಮಾನ ಪದ್ಧತಿಯಂತೆ ಮುಜರೆ ಮಾಡಿದಳು.

ರಾಜರು ಮುಗುಳುನಗೆಯನ್ನು ನಗುತ್ತಾ, “ನೀನು ಯಾರೇ ತಾಯಿ ?” ಎಂದರು

“ಕಾಣುವುದಿಲ್ಲವೆ ನಿಮಗೆ ? ನಾನು ಕುಲೀನಸ್ತ್ರೀ !”

“ಸರಿ ! ನೀನು ಚೆನ್ನಾಗಿ ಹಾಡುತ್ತಿ !! ಕುಳಿತುಕೋ, ಹಾಡು, ನೋಡೋಣ!”

“ನಾನು ಕುಳಿತುಕೊಳ್ಳುತ್ತೇನೆ. ಹಾಡುವುದಿಲ್ಲ ! ನಾನು ಹಾಡುವುದು ಬೀದಿಯಲ್ಲಿ ! ಇಂಥಾ ಅರಮನೆಯಲ್ಲಲ್ಲ ! ಬೀದಿಯಲ್ಲೇ ಹಾಡುತ್ತಿದ್ದೆ ನಲ್ಲ ! ನೀವೂ ಕೇಳಬಹುದಾಗಿತ್ತು. ನನ್ನನ್ನು ಇಲ್ಲಿಗೇಕೆ ಕರೆಸಿದಿರಿ ?”

“ಹಾಡುತ್ತಿದ್ದೆ. ಚೆನ್ನಾಗಿ ಹಾಡುತ್ತಿದ್ದೆ ನೋಡೋಣವೆಂದು ಕರೆಸಿದೆವು”

ಹುಚ್ಚಿ ನಗುತ್ತಾ “ಅದು ನನಗೆ ಅಲ್ಲೇ ಗೊತ್ತಾಯಿತು ನಾನು ರೂಪವತಿಯಾಗದೇನೇನೋ, ಸುಂದರಿಯೇನೋ ನೋಡೋಣವೆಂದು ನಿಮ್ಮ ಚಪಲ. ಗಂಡಸರೇ ಹೀಗೆ, ಹಾಳು ರೂಪದ ಚಪಲ ”

ರಾಜನು ನಗುತ್ತಾ “ನಿನ್ನ ಹೆಸರೇನು ?”

“ಹೆಸರು! ಹೆಸರು! ಇನ್ನೂ ಗೊತ್ತಾಗಲಿಲ್ಲವೆ ? ಹುಚ್ಚಿ ಸಾವಿತ್ರಿ !”

“ನೀನು ಯಾವ ಊರಿನವಳು ? ಇಲ್ಲಿಗೇಕೆ ಬಂದೆ ?”

“ನಾನು ಮೈಸೂರು ದೇಶದವಳು ! ಎಲ್ಲ ದೇಶಗಳಲ್ಲಿಯೂ ಅಲೆಯತ್ತೇನೆ ದಾಲತ್ ರಾಣಿಯವರನ್ನು ಬಲ್ಲೆ. ರಾಧಾರಾಣಿಯವರನ್ನು ಬಲ್ಲೆ. ಫಾತಿಮಾರಾಣಿಯವರನ್ನೂ ಬಲ್ಲೆ ನಿಮ್ಮನ್ನೂ ಬಲ್ಲೆ !”

“ಇಲ್ಲಿಗೇಕೆ ಬಂದೆ ? ಹೇಳು !”

ಅದೇ ಹೇಳದೆನಲ್ಲ ! ಆ ಫಾತಿಮಾರಾಣಿಯವರು ಇಲ್ಲಿ ಕೊಡಗುರಾಜರನ್ನು ಮದುವೆಯಾಗಿದಾರೆಂದು ಕೇಳಿದೆ. ಅವರ ಹೊಸ ಸಂಸಾರವು ಹೇಗಿದೆಯೋ ನೋಡಿ ಹೋಗೋಣವೆಂದು ಬಂದೆ.

ಘಾತಿಮಾಬೇಗಂರವರನ್ನು ನೋಡಿದೆಯೇನು ?

ಇಲ್ಲ! ಕೆಳಗೆ ನಡೆಯುತ್ತಿದ್ದ ಗದ್ದಲ ಕೇಳಲಿಲ್ಲವೆ ? ನಾನು ಬೇಗಂಸಾಹೇಬ
ಳನ್ನು ನೋಡಬೇಕೆಂದು ಕೇಳಿದೆ ಬೇಗಂಸಾಹೇಬಳೂ ಇಲ್ಲ, ಯಾರೂ ಇಲ್ಲ.
ಹೋಗು ಎಂದು ಹವಾಲದಾರರು ಹೆದರಿಸಿದರು ಹೊಡೆಯುವುದಕ್ಕೇ ಬಂದರು.

ರಾಜರು ನಗುತ್ತಾ ಒಳ್ಳೆಯದು, ಈಗ ಹೋಗು.

ಎಕೆ ? ನೀವು ನಿಮ್ಮ ಹೊಸ ಹೆಂಡತಿಯನ್ನು ತೋರಿಸುವುದಕ್ಕೆ ಸಾಚುತ್ತೀರಾ?
ನಿಮ್ಮ ಮುಂದೆ ಹಾಡುತ್ತೇನೆ ಚೆನ್ನಾಗಿ ಹಾಡುತ್ತೇನೆ ಈ ರಾತ್ರಿ ಎಲ್ಲಾ ಹಾಡು
ತ್ತೇನೆ. ನನಗೆ ಘಾತಿಮಾಬೇಗಂರವರ ಭೇಟಿ ಮಾಡಿಸಿ, ನಿಮಗೆ ಏನಾದರೂ ನಜರು
ಮಾಡುತ್ತೇನೆ

ನೋಡು ಹುಚ್ಚಿ, ನಿನಗೆ ಬೇಗಂ ಸಾಹೇಬರ ಭೇಟಿ ಮಾಡಿಸುತ್ತೇನೆ. ಅಲ್ಲಿ
ನೀನು ಹುಚ್ಚುಹುಚ್ಚಾಗಿ ಹರಟಿದರೆ ಛಡಿಯಿಂದ ಹೊಡೆದು ಬಂಧನದಲ್ಲಿಡುತ್ತೇನೆ.

ಏಕೆ ? ರಾಜರೆ, ನನ್ನನ್ನೇಕೆ ಬಂಧನಲ್ಲಿಡುತ್ತೀರಿ ? ಬಂಧನದಲ್ಲಿಟ್ಟು ನನ್ನನ್ನು
ಮದುವೆ ಮಾಡಿಕೊಳ್ಳುತ್ತೀರಾ ? ಆ ಬೇಗಂ ಸಾಹೇಬಳೊಡನೆ ಎಷ್ಟೋ ಮಾತನಾಡಿ
ದ್ದೇನೆ ಅವಳು ನನ್ನೊಡನೆ ಎಷ್ಟೋ ಹೆಣಗಿದ್ದಾಳೆ ಮಾರಾಯಿತಿ !

ಒಳ್ಳೆಯದು ಒಂದು ಹಾಡು ಹೇಳು ನೋಡೋಣ.

ಹುಚ್ಚಿಯು ತಂದೂರಿಯನ್ನು ಝೇಂಕರಿಸಿದಳು

ಯಮುನಾ ತೀರೇ | ಧೀರ ಸಮೀರ |

ವಸತಿ ವನೇ ವನಮಾಲೀ |

ಹಾಡಿದಳು

ರಂಗಮಹಲೆಲ್ಲವೂ ರಾಗಮಯವಾಯಿತು

ರಾಜನು ತಲ್ಲೀನನಾಗಿ ಕೇಳುತ್ತಿದ್ದನು ಆ ಧ್ವನಿಯು ಅಂತವುರಕ್ಕೆ ಕೇಳಿ
ಸಿತು. ಘಾತಿಮಾಬೇಗಂ ಕಿವಿಗೊಟ್ಟು ಕೇಳಿ ಹುಚ್ಚಿ ಸಾವಿತ್ರಿ ! ಎಂದಳು

ಸಮೀಪದಲ್ಲಿದ್ದ ಮಾಲತಿಯು ಅದಾರು ಬೇಗಂಸಾಹೇಬ್, ಎಂದು ಪ್ರಶ್ನೆ
ಮಾಡಿದಳು

ಘಾತಿಮಳು ನಿಟ್ಟುಸಿರು ಬಿಟ್ಟು, ಅವಳೊಬ್ಬ ಅಭಾಗಿನಿ ಹುಚ್ಚಿ ಎಂದಳು.

ಅವಳನ್ನು ನೀವು ಬಲ್ಲಿರಾ ?

ಬಲ್ಲೆ, ಚೆನ್ನಾಗಿ ಬಲ್ಲೆ.

ಅವಳು ಇಲ್ಲಿಗೇಕೆ ಬಂದಿದಾಳೆ-

ನಾನಿಲ್ಲಿರುವುದನ್ನು ತಿಳಿದೇ ಬಂದಿದಾಳೆ

ಅವಳು ನಮ್ಮನ್ನು ನೋಡುವುದು ಸಾಧ್ಯವಾಗುತ್ತದೆಯೇ ?

ಹೌದು ಅವಳು ಅಂಥಾ ಸಾಹಸಗಾತಿ ! ನನ್ನನ್ನು ನೋಡದೆ ಹೋಗುವುದೇ ಇಲ್ಲ !

ಇಷ್ಟು ಕಟ್ಟು ಕಾವಲಾಗಿರುವ ಅಂತಃಪುರಕ್ಕೆ ಅವಳು ಹೇಗೆ ಬರಬಲ್ಲಳು ? ಬೇಗಂಸಾಹೇಬಳು ವಿಷಾದ ಪೂರ್ವಕವಾದ ನಗುವನ್ನು ನಕ್ಕು ಅವಳು ಆಕಾಶದಲ್ಲಿ ಹಾರಿಬರುತ್ತಾಳೆ, ಗಾಳಿಯಲ್ಲಿ ತೂರಬರುತ್ತಾಳೆ, ಗೊತ್ತಾಗಲಿಲ್ಲವೇ ನಿನಗೆ, ಅವಳು ೨೨ರಮನೆಯ ರಂಗಮಹಲಿನಲ್ಲಿ ಮಹಾರಾಜರ ಸಮ್ಮುಖದಲ್ಲಿ ಹಾಡುತ್ತಿದ್ದಾಳೆ. ಅಂತಹ ಮಹಾರಾಜರಿಗೆ ಕ್ಷಣದಲ್ಲಿ ಹಚ್ಚು ಹಿಡಿಸುತ್ತಾಳೆ.

ಅಷ್ಟರಲ್ಲಿ ಹಾಡು ನಿಂತಿತು ನಿಶ್ಯಬ್ದ

ರಾಜರು—ಹುಚ್ಚಿ, ಬಲು ಚೆನ್ನಾಗಿ ಹಾಡಿದೆ ನೀನು ಒಳ್ಳೇ ಸಂಗೀತಗಾತಿ ಸರಿ ನನಗೆ ಇನಾಮೆಲ್ಲಿ ?

ಕೊಡಿಸುತ್ತೇನೆ. ಒಳ್ಳೇ ಇನಾಮನ್ನೇ ಕೊಡಿಸುತ್ತೇನೆ

ಅಲ್ಲರೇ ಹುಚ್ಚು ರಾಜರೆ ! ಇನಾಮಲ್ಲ, ನಾನು ಕೇಳಿದ್ದು ನೀವು ನನಗೆ ಇನಾಮು ಕೊಟ್ಟರೆ ಯಾರಾದರೂ ಕಿತ್ತುಕೊಂಡು ಹೋಗುತ್ತಾರೆ

ನಮ್ಮ ರಾಜ್ಯದಲ್ಲಿ ಯಾರೂ ಕಿತ್ತುಕೊಳ್ಳುವುದಿಲ್ಲ

ಹುಚ್ಚಿಯು ಗಹಗಹಿಸಿ ನಕ್ಕು, ಆಹಾ ! ಧರ್ಮರಾಜ. ಅಯ್ಯೋ ಹುಚ್ಚಿ ! ರಾಮರಾಜ್ಯದಲ್ಲಿಯೂ ಕಳ್ಳರುಂಟು ಸುಳ್ಳರುಂಟು ಸ್ವೈರಿಯರುಂಟು ವ್ಯಭಿಚಾರಿಣಿಗಳುಂಟು.

ಸಾಕು, ಸಾಕು ಮಾತು ನಿಲ್ಲಿಸು. ನೀನಗೇನು ಬೇಕು !

ಅದೇ, ಮೊದಲೇ ಹೇಳಿದೆನಲ್ಲಾ. ಬೇಗಂ ಸಾಹೇಬರ ಭೇಟಿ.

ಬೇಗಂಸಾಹೇಬರ ಭೇಟಿ ಮಾಡಿಸದಿದ್ದರೆ ?

ಹೇಳಿದೆನಲ್ಲಾ ರಾಜನು ಕಳ್ಳ, ಸುಳ್ಳ ಎಂದು ಹೇಳಿಕೊಂಡು ಹೋಗುತ್ತೇನೆ ರಾಜನು ಪುನಃ ನಕ್ಕು ಎದ್ದು ಬಂದು, ಸಾವಿತ್ರಿಯನ್ನು ಬೆನ್ನು ತಟ್ಟಿ, ನೀನು

ನಿಜವಾದ ಹುಚ್ಚಿ.

ನೋಡಿದೆಯಾ, ಮುಟ್ಟಬೇಡ ಮುಟ್ಟಬೇಡ !

ರಾಜನು ಪುನಃ ನಗುತ್ತಾ, ಹೋಗು ಹುಚ್ಚಿ ಈ ಪಹರಿಯವನು ಕರೆದು ಕೊಂಡು ಹೋಗಿ ಬೇಗಂಸಾಹೇಬಳ ಭೇಟಿ ಮಾಡಿಸುತ್ತಾನೆ

ಒಳ್ಳೆಯದು ರಾಜರೆ, ದೊಡ್ಡ ಮೆಹರ್ಬಾನಿ, ನನ್ನ ತಂಬೂರಿಯನ್ನು ಇಲ್ಲೇ ಇಟ್ಟುಹೋಗುತ್ತೇನೆ. ನೀವು ಇದನ್ನು ಕಾದು ಕುಳಿತರಬೇಕು ನೀವು ಇದನ್ನು ಬಿಟ್ಟು ಎಲ್ಲಿಯಾದರೂ ಹೋದರೆ, ನನ್ನ ತಂಬೂರಿಯು ಝೇಂ ಎನ್ನುತ್ತದೆ ನಾನು ಓಡಿ ಬರುತ್ತೇನೆ.

ರಾಜನು ನೀನು ಓಡಿಬಂದು ಏನು ಮಾಡುತ್ತಿ ?

ಹುಚ್ಚಿಯು ಹಲ್ಲು ಕಡಿಯುತ್ತಾ, ಏನು ಮಾಡುತ್ತಿ, ಏನು ಮಾಡುತ್ತಿ, ಎಷ್ಟು ಧೈರ್ಯ ನೀಮಗೆ ನನಗೆ ಕೋಪ ಬಂದರೆ, ಘಾತಮಾಬೇಗಂಗಳನ್ನು ಮಂತ್ರಶಕ್ತಿಯಿಂದ ಗಿಣಿಯ ಮರಿಯಾಗಿ ಮಾಡಿ, ಈ ಜೋಳಿಗೆಯಲ್ಲಿ ಹಾಕಿಕೊಂಡು ಹಾರಿ ಹೋಗುತ್ತೇನೆ.

ರಾಜನು—ಓಹೋ, ಘಾತಮಾಬೇಗಂಗಳವರು ಗಿಣಿಯಾಗುತ್ತಾರೆಯೋ ? ಹೂ, ಹೂ, ಕೊಡಗಿನ ರಾಜರು ಗಿಡಗರಾಗುತ್ತಾರೆನು.

ಪಹರೆಯವನು ಹುಚ್ಚಿಯನ್ನು ಅಂತಃಪುರದೊಳಗೆ ಕರೆದುಕೊಂಡು ಹೋದನು. ಬಾಗಿಲಿನಲ್ಲಿ ಕಾದಿದ್ದ ದಾಸಿಯನ್ನು ಕುರಿತು, ಮಹಾರಾಜರ ಅಪ್ಪಣೆಯಾಗಿದೆ, ಇವಳಿಗೆ ಬೇಗಂಸಾಹೇಬರ ಭೇಟಿ ಮಾಡಿಸು, ಎಂದು ಹೇಳಿ, ಹೊರಟು ಹೋದನು. ದಾಸಿಯು ಅಂತಃಪುರದಲ್ಲಿ ಬೇಗಂಸಾಹೇಬಳಿದ್ದ ಮಹಲಿಗೆ ಕರೆದೊಯ್ದಳು

ಬೇಗಂಸಾಹೇಬಳು ಕುಳಿತಿದ್ದ ಹಜಾರವು ಪ್ರಶಸ್ತವಾಗಿ ಅಲಂಕೃತವಾಗಿದ್ದಿತು. ಅದನ್ನು ನೋಡಿ, ಹುಚ್ಚಿಯು ಮನಸ್ಸಿನಲ್ಲಿಯೇ ಆನಂದಿಸುತ್ತಾ, ಬೇಗಂಸಾಹೇಬಳ ಸಮಾಪಕ್ಕೆ ಹೋದಳು ಘಾತಮಳು ಎದ್ದು ಹುಚ್ಚಿಯ ಕೈ ಹಿಡಿದು ತಾನು ಕುಳಿತಿದ್ದ ಪರ್ಯಂತದಲ್ಲಿಯೇ ಕುಳ್ಳಿರಿಸಿಕೊಂಡಳು. ಅವಳ ಕ್ಷೇಮ ಸಮಾಚಾರವನ್ನು ವಿಚಾರಿಸಿದಳು

ಹುಚ್ಚಿ, ನೀನು ಇಲ್ಲಿಗೆ ಹೇಗೆ ಬಂದೆ ನಾನು ಇಲ್ಲಿರುವುದು ನೀನಿಗೆ ಹೇಗೆ ತಿಳಿಯಿತು

ನೀನು ಇಲ್ಲಿರುವುದು ನನಗೆ ಗೊತ್ತು ನಿನ್ನ ಹೊಸ ರಾಣಿಗಿರಿಯನ್ನು ನೋಡಿ ಹೋಗೋಣವೆಂದು ಬಂದೆ.

ರಾಣಿ ಎಂದರೇನೆ ? ನಾನು ಇಲ್ಲಿ ಬಂದಿಯಾಗಿದೇನೆ

ಹೌದು, ಬೇಗಂಸಾಹೇಬ್, ನನ್ನಂತೆ ಇದ್ದರೆ ಸ್ವತಂತ್ರವಾಗಿರಬಹುದು. ಈ ವೈಭವ, ಭೋಗ ಭಾಗ್ಯಗಳು ಬೇಕೆಂದರೆ ಹೆಂಗಸರು ಬಂದಿಯಾಗುತ್ತಾರೆ ನಿವಾಹಿತರಾದ ಹೆಂಗಸೆಂದರೇನು ? ಚಿನ್ನದ ಪಂಜರದಲ್ಲಿರುವ ಗಿಣಿಗಳು ! ನೋಡಿ, ಬೇಗಂಸಾಹೇಬ್, ತಾವು ಈ ರಾಜ್ಯದ ರಾಜರನ್ನು ಮದುವೆಯಾಗದೀರೆಂದು ತಿಳಿಯಿತು. ನೀವು ಇಲ್ಲಿ ಮಹಾರಾಣಿಯಾಗಿದ್ದೀರೆಂದು ಕೇಳಿದೆ. ತಮ್ಮನ್ನು ಅಂದು ಕಷ್ಟದಲ್ಲಿ ಕೈಬಿಟ್ಟು ಹೋದೆ. ಇಂದು ಸುಖದಲ್ಲಿ ನೋಡೋಣವೆಂದು ಬಂದೆ. !

ನಾನು ಯಾರನ್ನು ಮದುವೆಯಾದರೆ ನೀನೇನು ?

ನನಗೇನು ? ಅದೇ ಹೇಳಿಹೋಗೋಣವೆಂದು ಬಂದೆ. ನಿಮ್ಮ ಮದುವೆಯ

ಸುದ್ದಿಯನ್ನು ಕೇಳಿ ಶ್ರೀರಂಗಪಟ್ಟಣಕ್ಕೆ ಪಟ್ಟಣವೇ ಪ್ರಕ್ಷುಬ್ಧವಾಗಿದೆ ಸುಲ್ತಾನರವರಿಗೆ ಬಹಳ ಕೋಪ ಬಂದಿದೆ

ಘಾತಿಮಳು ತಿರಸ್ಕಾರವಾದ ನಗುನಕ್ಕು—ನಿಮ್ಮ ಸುಲ್ತಾನರವರಿಗೆ ಕೋಪ ಬಂದರೆ ನನಗೇನು? ಅವರಿಗೆ ಕೋಪ ಬರಿಸಬೇಕೆಂದೇ ನನ್ನ ಇಷ್ಟ ನನ್ನ ಮೇಲೆ ಅವರಿಗೇನು ಅಧಿಕಾರವಿದೆ ಹೌದು, ನಾನು ಈ ಕೊಡಗಿನ ರಾಜರನ್ನು ಮನಃ ಪೂರ್ವಕವಾಗಿ ಮದುವೆಯಾಗಿದ್ದೇನೆಂದು ನಿಮ್ಮ ಸುಲ್ತಾನರಿಗೆ ಹೇಳು !

ಬೇಗಂಸಾಹೇಬ್ ಕೋಪಿಸಿಕೊಳ್ಳಬೇಡಿರಿ ನೀವು ಮದುವೆ ಆದದ್ದು ಬಲು ಸಂತೋಷ. ಆದರೆ, ಅದೇನೋ ದೈವಗತಿ, ನಿಮ್ಮ ಮದುವೆಯೆಂದರೆ ಗಂಡಾಂತರದ ಮೇಲೆ ಗಂಡಾಂತರಗಳು ನೀವು ಭಗವಂತನ ಸಾಕ್ಷಿಯಾಗಿ ದಿವಾರವರನ್ನು ಮದುವೆಯಾದಿರಿ ಅವರಿಗೆ ಎಂಥಾ ಗಂಡಾಂತರವು ಬಂತು ಈ ಹುಚ್ಚಿ ಸಾವಿತ್ರಿಯ ಆ ಪಾಪಿ ಮಿರ್ಸಾದಕನಿಗೆ ಗಂಟು ಬಿದ್ದಿರಿ ಆ ಪ್ರಕರಣವು ಎಷ್ಟು ಭಯಂಕರವಾಯಿತು ಪಾಪ ! ಆ ಹುಡುಗ ಹುಸೇಖಾನನ್ನು ವರಿಸಿ, ಮಂಗಳೂರಿನ ವಿಘ್ನವೆಂಬುದಿರಿ ಆ ಹುಸೇಖಾನನು ಹೆಸರೇ ಇಲ್ಲದೆ ನಿರ್ನಾವವಾದ ಈ ರಾಜನನ್ನು ಮದುವೆಯಾದಿರಿ ಇವನಿಗೆ ಗಂಡಾಂತರವು ಬಂದಿದೆ ಸುಲ್ತಾನರು ಕ್ರೋಧಾ ವಿಷ್ಣುರಾಗಿ ಸೈನ್ಯವನ್ನು ತೆಗೆದುಕೊಂಡು ಹೊರಟದಾರೆ

ಬೇಗಂಸಾಹೇಬಳಿಗೆ ತಡೆಯಲಾರದಷ್ಟು ಕೋಪ ಬಂತು, ಅಳು ಬಂತು, ರೇಗಿಕೊಂಡು ಹುಚ್ಚಿಯ ಕಪಾಳಕ್ಕೊಂದು ಏಟು ಕೊಟ್ಟು, ಮುಚ್ಚುಬಾಯಿ, ಬಾಂದಿ, ಎಂದಳು.

ಹುಚ್ಚಿಯು ನಗುತ್ತಾ ಹೊಡೆಯಿರಿ, ರಾಣಿಯವರೇ ಎಷ್ಟೋ ಪೆಟ್ಟು ತಿಂದಿದ್ದೀನೆ. ನಿಮ್ಮ ಮೃದುವಾದ ಹಸ್ತದಿಂದ ಹೊಡೆದರೆ ನನಗೇನಾಗುತ್ತೆ ಸುಲ್ತಾನರು ಕೊಡಗಿನ ಮೇಲೆ ಯುದ್ಧಕ್ಕೆ ಹೊರಟಿದ್ದಾರೆ ನಿಮಗೆ ತಕ್ಕ ಪ್ರಾಯಶ್ಚಿತ್ತವಾಗುತ್ತದೆ.

ಘಾತಿಮಾ—ಕ್ರೋಧದಿಂದ ಪ್ರಾಯಶ್ಚಿತ್ತ, ಅಂದು ಸುಲ್ತಾನನು ದರಬಾರಿನ ನಾಟಕವನ್ನು ಮಾಡಿ, ದಿವಾರವರ ಸಮ್ಮುಖದಲ್ಲಿ ವಿಚಾರಣೆಮಾಡಿ, ನೀನು ಸುಳ್ಳು ಸಾಕ್ಷಿ ಹೇಳಿ,—

ಬೇಗಂಸಾಹೇಬ್, ಅನ್ಯಾಯವನ್ನು ನುಡಿಯಬೇಡ, ತಪ್ಪು ನಿನ್ನದು ದೊಡ್ಡ ಬಿಟ್ಟವನ್ನು ಕಡಿದು ಮೈಮೇಲೆ ಕೆಡವಿಕೊಂಡೆ. ಅಂದು ನಿನ್ನಷ್ಟಕ್ಕೆ ನೀನು ಗಂಭೀರವಾಗಿ ದಿವಾನರ ಅತಃಪುರದಲ್ಲಿದ್ದಿದ್ದರೆ, ಈ ಗಂಡಾಂತರವೇ ಬರುತ್ತಿರಲಿಲ್ಲ ಘಾತಿಮಳು ತಡೆಯಲಾರದೆ ಅತ್ತಳು. ಬಿಕ್ಕಿಬಿಕ್ಕಿ ಅತ್ತಳು.

ಹುಚ್ಚಿ—ಅಳದೇಡ, ತಾಯೆ. ಈಗಲೂ ನಾನು ನಿಮಗೆ ಸಹಾಯ ಮಾಡುತ್ತೇನೆ

ಹುಚ್ಚಿ, ಹೊರಟುಹೋಗು. ನನಗೆ ನಿನ್ನ ಸಹಾಯವು ಬೇಡ ಸುಲ್ತಾನನು ಈ ರಾಜ್ಯಕ್ಕೆ ಬರಲಿ, ಇಲ್ಲಿ ವೀರರಾದ ಕೊಡಗು ಜನರು ನನ್ನನ್ನು ಬಿಟ್ಟು ಕೊಡುವುದಿಲ್ಲ. ರಾಜನು ಕೊನೆಯವರಿಗೂ ಕಾಪಾಡಲು ಯುದ್ಧ ಮಾಡುತ್ತಾನೆ

ಹುಚ್ಚಿ—ಬೇಗಂಸಾಹೇಬ, ಈಗ ನೀನು ನಿಜವಾದ ಹುಚ್ಚಿ ಯುದ್ಧದಲ್ಲಿ ಸುಲ್ತಾನನನ್ನು ಗೆಲ್ಲುವ ಮಹಾವೀರನು ಈ ಜಗತ್ತಿನಲ್ಲಿ ಹುಟ್ಟಲೇ ಇಲ್ಲ ಮೈಸೂರಿನ ಚಾಮುಂಡೇಶ್ವರಿಯು ಜಗತ್ತನ್ನೆಲ್ಲಾ ಜಯಿಸಬಲ್ಲ ವೀರಪುತ್ರನನ್ನು ದೊಡ್ಡ ನವಾಬರಿಗೆ ವರಪ್ರಧಾನ ಮಾಡಿದಾಳೆ ಆ ಟಿಪ್ಪುಸುಲ್ತಾನನು ಈ ಇಡೀ ಹಿಂದೂಸ್ಥಾನವನ್ನು ಜಯಿಸಿ ರಾಜ್ಯವನ್ನು ಕಟ್ಟಬಲ್ಲ! ಆದರೆ ಅದನ್ನು ಆಳುವ ರಾಜ್ಯಭಾರವು ಅವನಿಗೆ ಗೊತ್ತಿಲ್ಲ ದೊಡ್ಡ ದಿವಾಳರು ಬದುಕಿದ್ದರೆ, ಇಯಜ್‌ಖಾನನು ಸುಲ್ತಾನನಿಗೆ ಸಹಾಯಕ್ಕೆ ನಿಂತಿದ್ದರೆ, ಸುಲ್ತಾನೀ ರಾಜ್ಯವು ಮೊಗಲ್ ಸಾಮ್ರಾಜ್ಯಕ್ಕಿಂತ ಬಲವಾಗುತ್ತಿತ್ತು ಆ ಮಾತು ಈಗ ಏಕೆ? ಸುಲ್ತಾನರ ಕ್ರೋಧಾಗ್ನಿಯಲ್ಲಿ ಈ ಕೊಡಗು ರಾಜ್ಯವು ಸುಟ್ಟು ಹೋಗುತ್ತದೆ.

ಘಾತಮಳು ನಡುಗುತ್ತಾ ಹುಚ್ಚಿ, ನೀನು ಹುಚ್ಚಿಯಲ್ಲವೆಂದು ನನಗೆ ಗೊತ್ತು. ಹೇಳು ಈಗ ನಾನೇನು ಮಾಡಬೇಕು

ಬೇಗಂಸಾಹೇಬ್, ನನ್ನ ಮಾತು ಕೇಳುವುದಾದರೆ ನೀವು ಆ ಸುಲ್ತಾನನನ್ನು ವರಿಸಿ, ಎಂದು ಹುಚ್ಚಿಯು ನಕ್ಕಳು.

ಘಾತಮಳು—ಹುಚ್ಚು ಗಂಟುಹಾಕಿ, ಛಿ, ಹುಚ್ಚುಮುಂಡೆ, ನೀನು ಯಾವಾಗಲೂ ಕಾಮದ ಪಶು, ಅದೇ ಮಾತನ್ನೇ ಆಡುತ್ತಿ. ನೋಡು, ಸಾವಿತ್ರಿ ನಾನು ಸುಲ್ತಾನನನ್ನು ದ್ವೇಷಿಸುತ್ತೇನೆ ಆದರೆ ಒಂದು ಅಂಶದಲ್ಲಿ ಸುಲ್ತಾನನ ವಿಷಯದಲ್ಲಿ ನನಗೆ ಬಹಳ ಗೌರವವಿದೆ ಸುಲ್ತಾನನು ಹೆಂಗಸಿಗೆ ಆಶೆಪಡುವ ಹೀನವುರುವನಲ್ಲ

ಹುಚ್ಚಿಯು ನಗುತ್ತಾ,—ಅಯ್ಯೋ ಹುಚ್ಚಿ, ನಾನು ಹುಚ್ಚಿಯೋ, ನೀನು ಹುಚ್ಚಿಯೋ ನೋಡಿಕೋ, ಹೆಣೆ ನ ರೂಪಕ್ಕೆ ಮರುಳಾಗದ ಗಂಡು ಯಾವನಿದ್ದಾನೆಯೇ!

ಘಾತಮಳು—ಹುಚ್ಚಿ, ಆ ಮಾತು ಬಿಡು, ನೀನು ಆ ಮಾತನಾಡಿದರೆ ನಿನ್ನ ಕುತ್ತಿಗೆಯನ್ನು ಹಿಚಗಿ ಪ್ರಾಣತೆಗೆಯುತ್ತೇನೆ. ಈಗ ಏನು ಉಪಾಯ ಮಾಡಬೇಕು, ಹೇಳು.

ಹುಚ್ಚಿ—ಉಪಾಯವೇನಿದೆ. ನಾನು ಈ ರಾಜರನ್ನು ನೋಡಿ ಹೇಳುತ್ತೇನೆ.

ಸುಲ್ತಾನರಿಗೆ ಶರಣಾಗತರಾಗಿ, ಈ ಘಾತಿಮಾ ರಾಣಿಯನ್ನು ಸುಲ್ತಾನರಿಗೊಪ್ಪಿಸಿ ಬಿಡಿ, ಎಂದು ಹೇಳುತ್ತೇನೆ

ಫಾ—ಹುಚ್ಚಿ, ಆ ಮಾತುಬಿಡು ಸೂರ್ಯನು ಪಶ್ಚಿಮದಲ್ಲಿ ಉದಯಿಸಿದರೂ, ನಡೆಯುವ ಮಾತಲ್ಲ ಈ ಕೊಡಗಿನ ಧೀರರು ಸುಲ್ತಾನರಿಗೆ ತಲೆ ಬಾಗುವುದಿಲ್ಲ ನಾನು ಸುಲ್ತಾನರ ವಶವಾಗುವುದಿಲ್ಲ

ಹು—ನೀನೇನು ಮಾಡುತ್ತಿ !

ಫಾ—ನಾನು ಪ್ರಾಣ ಬಿಡುತ್ತೇನೆ

ಹು—ನಾನು ನಂಬುವುದಿಲ್ಲ ನಿನಗೆ ಕಾಮೋಪಭೋಗಗಳಲ್ಲಿ ಬಹಳ ಆಶ್ರಯವಿದ್ದು ಇದೆ ಸಾಯುವವಳಾಗಿದ್ದರೆ ಅಂದೇ ಸಾಯುತ್ತಿದ್ದೆ ಈಗೊಂದು ಉಪಾಯವಿದೆ

ಫಾ—ಅದೇನು ಹೇಳು.

ರಾಧಾರಾಣಿಯವರನ್ನೂ, ದಾಲತ್ ರಾಣಿಯವರನ್ನೂ ಮರಹೋಗುವುದು ಅವರು ನಿನ್ನನ್ನು ಉದ್ಧಾರ ಮಾಡಬಲ್ಲರು ಈ ರಾಜನನ್ನು ಬದುಕಿಸಬಲ್ಲರು

ಒಳ್ಳೆಯದು ಹುಚ್ಚಿ, ಹಾಗೇ ಮಾಡುತ್ತೇನೆ ಆದರೆ, ನೀನು ನನಗೊಂದು ವಚನವನ್ನು ಕೊಡು ನೀನು ನನಗಾಗಿ ಪ್ರಾಣವನ್ನು ತೆರುವುದಾಗಿ ಅಂದು ವಾಗ್ದಾನ ಮಾಡಿದೆ ಇಂದು ಅಭಯವನ್ನು ಕೊಡು ಈ ಕೊಡಗಿನ ಪ್ರಕರಣವು ಪೂರೈಸುವವರೆಗೆ ನೀನು ನನ್ನ ಸಮೀಪದಲ್ಲಿಯೇ ಇದ್ದು, ಸಹಾಯ ಮಾಡುವುದಾಗಿ ವಚನವನ್ನು ಕೊಡು

ನಾನೆಲ್ಲಿರಬೇಕೆನ್ನುವೆ ?

ನೀನು ನನ್ನೊಡನೆಯೇ ಇರು.

ನಾನು ಈ ಅರಮನೆಯಲ್ಲಿರಲಾರೆ ನಾನು ಬೀದಿಬೀದಿ ಅಲೆಯಬೇಕು ಊರೂರು ತಿರುಗಬೇಕು ಇಲ್ಲದಿದ್ದರೆ ನನಗೆ ಹುಚ್ಚು ಹಿಡಿಯುತ್ತೆ

ಆಗಲಿ ಹುಚ್ಚಿ ನೀನು ಈ ಊರಿನಲ್ಲೇ ಇರು

ಹು—ಇರುತ್ತೇನೆ ನಿನಗೆ ಸಹಾಯಮಾಡುತ್ತೇನೆ ನನ್ನ ಮಗುವನ್ನು ಆಡಿಸಲು, ಆ ರಾಜನ ಹತ್ತಿರ ಕೊಟ್ಟು ಬಂದಿದ್ದೆ ಅವನೇನು ಮಾಡಿದನೋ, ಆ ಮಗುವು ಅಳುತ್ತದೆ ನಾನು ಹೋಗುತ್ತೇನೆ.

ಫಾ—ನಗುತ್ತಾ, ಹುಚ್ಚಿ, ನಿನಗೆ ಮಗುವೆಂದರೇನೆ ?

ಹು—ಕೇಳುತ್ತಿಲ್ಲವೇ, ನನ್ನ ತಂಬೂರಿಯನ್ನು ಆ ರಾಜನ ಕೈಗೆ ಕೊಟ್ಟು ಬಂದಿದ್ದೆ ಅವನು ಅದರ ತಂತಿಗಳನ್ನು ಮೀಟುತ್ತಿದ್ದಾನೆ ತಂಬೂರಿಯು ಅಳುತ್ತಿರುವುದು ನನ್ನ ಕಿವಿಗೆ ಕೇಳಿಸುತ್ತದೆ ಎಂದು ಹೊರಟು ಹೋದಳು

ರಾತ್ರಿ ಒಂಭತ್ತು ಗಂಟೆ ಹೊಡೆದು ಹೋಗಿತ್ತು. ಅಮಾವಾಸ್ಯೆಯ ಕಗ್ಗತ್ತಲೆ.

ಊರೆಲ್ಲವೂ ನಿಶ್ಚಿತ್ತ. ಮಧ್ಯೆ ಮಧ್ಯೆ ಕಾವಲುಗಾರರು ಕೂಗುವ ಕೂಗು ಕರೋರವಾಗಿ ಕೇಳಿಸುತ್ತಿತ್ತು. ಅರಮನೆಯೆಲ್ಲವೂ ದೀಪಗಳಿಂದ ಪ್ರಕಾಶಿಸುತ್ತಿತ್ತು ಅಂತಃಪುರದಲ್ಲಿ ಪ್ರಕೃಷ್ಣವಾದ ದೀಪಪ್ರಭೆ ಆಹ್ಲಾದಕರವಾದ ಊದಬತ್ತಿಯ ಗಂಧ, ಅತ್ತರುಗಳ ಫಮಫಮವಾಸನೆ. ರಾಜನು ಘಾತಿಮಾಬೇಗಂರವರ ಭೇಟಿಗೆ ಬಂದನು ಘಾತಿಮಳು ತನ್ನ ಮೇಲೆ ಕೋಪಿಸಿಕೊಂಡಿದಾಳೆಂದು ಎದೆಯು ಬಡಿದು ಕೊಳ್ಳುತ್ತಿತ್ತು ಇಂದು ಎಲ್ಲವನ್ನೂ ಸರಿಪಡಿಸಿಕೊಳ್ಳುತ್ತೇನೆಂದು ಧೈರ್ಯ ತಂದು ಕೊಳ್ಳುತ್ತಿದ್ದನು. ರಾಜನು ಅಂತಃಪುರದ ಹಜಾರಕ್ಕೆ ಹೋಗುವ ಸಮಯಕ್ಕೆ ಸರಿಯಾಗಿ ಘಾತಿಮಳು ಮಂದಹಾಸವದನೆಯಾಗಿ, ರಾಜನನ್ನು ಎದುರುಗೊಂಡಳು. ಈ ವರ್ತನೆಯು ರಾಜನಿಗೆ ಆಶ್ಚರ್ಯವನ್ನುಂಟುಮಾಡಿತು ರಾಜನು ತಲೆತಗ್ಗಿಸಿಕೊಂಡು ಅಂತಃಪುರವನ್ನು ಪ್ರವೇಶಿಸಿದನು ಘಾತಿಮಾಬೇಗಂಗಳು ಉಪಚಾರೋಕ್ತಿಗಳನ್ನು ಹೇಳಿ, ಆಸನದಲ್ಲಿ ಕುಳಿರಿಸಿದಳು ಸ್ವಲ್ಪ ಹೊತ್ತು ಇಬ್ಬರೂ ಮಾತನಾಡಲಿಲ್ಲ. ಘಾತಿಮಳೇ ಮಾತಿಗೆ ಮೊದಲು ಮಾಡಿದಳು, ರಾಜರೇ! ತಾವು ಇಂದು ದಯ ಮಾಡಿಸಿದ ಕಾರ್ಯವಾವುದು ?

ಬೇಗಂ ಸಾಹೇಬರವರೇ! ತಮ್ಮ ಕ್ಷಮೆಯನ್ನು ಕೇಳಲು ಬಂದಿದೇನೆ ಅಂದಿನ ಪ್ರಸಂಗವನ್ನು ತಾವು ಸಂಪೂರ್ಣವಾಗಿ ಮರೆತು ಬಿಡಿ. ಅಂದು ತಮ್ಮ ಮೇಲೆ ನಡೆಸಿದ ಅಪಚಾರವು ಕ್ಷಮಾತೀತವಾದುದು ಆ ಕೋಪದಲ್ಲಿ ಉದ್ದೇಶದಲ್ಲಿ ಮಹದೇವಸ್ವಾಮಿಯನ್ನು ನನ್ನ ಕೈಯಿಂದಲೇ ಕೊಲೆಮಾಡಿದ್ದು ಘೋರಪಾತಕ ಆದರೂ ತಾವು ಇಂದು ಇಷ್ಟು ಪ್ರಸನ್ನರಾಗಿ ಭೇಟಿ ಇತ್ತದ್ದು ಆಶ್ಚರ್ಯವಾಗಿದೆ

ಬೇಗಂ—ರಾಜರೇ ತಪ್ಪು ನನ್ನದು ಸ್ತ್ರೀಯರು, ಅದರಲ್ಲಿಯೂ, ನನ್ನಂತಹ ಅಂತಃಪುರ ಸ್ತ್ರೀಯರು ಗಂಡು ಬೀರಿಯಂತೆ ಈ ರಾಜಕೀಯದಲ್ಲಿ ಓಡಿಯಾಡಿದರೆ ತಮ್ಮಂತಹ ರಾಜಪುರುಷರೊಡನೆ ಸರ್ವದಾ ಹೊಡೆದಾಡುತ್ತಿದ್ದರೆ-ನನ್ನ ರೂಪ ಯೌವನಗಳನ್ನು ನೋಡಿ ತಮ್ಮಂತಹವರು ಭ್ರಾಂತರಾಗುವುದರಲ್ಲಿ ಆಶ್ಚರ್ಯವೇನಿದೆ. ತನ್ನೇನಿದೆ ಅಂದಿನ ಘಟನೆಗಳು ಘೋರವಾದುವುಗಳು ನಡೆದು ಹೋದ ಪ್ರಸಂಗ! ಅವರಲ್ಲಿ ನಾನು ಕ್ಷಮಿಸುವುದೇನಿದೆ ಅಷ್ಟೇ ಅಲ್ಲ ಈಗ ನಾನು ತಮ್ಮ ಬಂದಿ. ಆದರೂ ತಾವು ದಯಮಾಡಿಸಿದ ಕಾರ್ಯವನ್ನು ಅರುಹಿರಿ.

ಬೇಗಂಸಾಹೇಬ ! ಸುಲ್ತಾನರವರು ಬರೆದು ಕಳಿಸಿರುವ ರಾಯಸವನ್ನು ನೀವು ನೋಡಿದಿರಲ್ಲವೇ ?

ಬೇಗಂ ಸಾಹೇಬಳು ನಗುತ್ತಾ ಹೌದು ರಾಜರೇ ! ನೋಡಿದೆ ಅದರಲ್ಲಿರುವ ವಿಷಯಗಳೊಂದೂ ಮುಖ್ಯವಾದವುಗಳಲ್ಲ. ನನ್ನ ವಿಷಯವೇ ಬಹು ಮುಖ್ಯವಾ

ದಡು. ನೀವು ಹಿಡಿದು ನನ್ನನ್ನು ಸುಲ್ತಾನರಿಗೆ ಒಪ್ಪಿಸಬೇಕು ಇಲ್ಲದಿದ್ದರೆ ಅವರು ನಿಮ್ಮ ಮೇಲೆ ಯುದ್ಧಕ್ಕೆ ಬರುತ್ತಾರೆ ಅದೇ ತಾಜಾಕಲಂ

ರಾಜ—ಹೌದು, ರಾಣಿಯವರೇ, ಅದೇ ಅವರ ನಿರೂಪ.

ಬೇಗಂ—ಅದಕ್ಕೆ ಅಡ್ಡಿಯೇನಿದೆ ! ನೀವು ನನ್ನನ್ನು ಹಿಡಿದು ಬಂಧನದಲ್ಲಿ ಇಟ್ಟೇ ಇದೀರಿ. ಹಾಗೆಯೇ ಸುಲ್ತಾನರಿಗೆ ಒಪ್ಪಿಸಿಬಿಟ್ಟರೆ ತಾವು ಸುಖವಾಗಿರಬಹುದು ಯುದ್ಧವೂ ಶಫುತ್ತದೆ.

ರಾಜ—ಬೇಗಂ ಸಾಹೇಬ್ ! ನಮ್ಮನ್ನು ಮರೆಹೊಕ್ಕವರನ್ನು ರಕ್ಷಣೆ ಮಾಡದಿರುವುದು ಈ ಕೊಡಗಿನ ರಾಜಮನೆತನಕ್ಕೆ ಸೂರ್ಯ ಚಂದ್ರರಿರುವ ಪರ್ಯಂತ ಕಳಂಕವನ್ನು ತರತಕ್ಕದ್ದು ಅಂಥಾ ಕೆಲಸವನ್ನು ನಾನೆಂದಿಗೂ ಮಾಡಲಾರೆ

ಬೇಗಂ—ಸರಿ ! ನೀವು ಮಹಾವೀರರೆಂದು ತಿಳಿದೇ ಈ ರಾಜ್ಯಕ್ಕೆ ಬಂದ ಇನ್ನು ಸುಲ್ತಾನರ ನಿರೂಪದ ವಿಚಾರದಲ್ಲಿ ನನ್ನನ್ನು ಕೇಳತಕ್ಕದ್ದೇನಿದೆ ?

ರಾಜ—ರಾಣಿಯವರೇ ! ತಮ್ಮನ್ನು ಕೇಳತಕ್ಕದ್ದಿದೆ ಇದರಲ್ಲಿ ಏನೋ ಗೂಢವಾದ ಮರ್ಮವಿದೆ ಆ ಕಾಗದದಿಂದ ನನ್ನ ಮನಸ್ಸು ಸ್ವಲ್ಪವೂ ಚಲಿಸಲಿಲ್ಲ ಆದರೆ ಈ ಸಂಧ್ಯಾಕಾಲ ಆ ಹುಚ್ಚಿಯು ಆಡಿದ ಮಾತಿಂದ ಸಂಶಯಾಸ್ಪದವಾಗಿದ ಸುಲ್ತಾನರವರು ನಿಮ್ಮನ್ನು ಒಲಿದು ಆಶಿಸುತ್ತಿದ್ದರೆ ಅದು ಮಹತ್ತರ ಸುಯೋಗವೆಂದೇ ಹೇಳಬೇಕು. ನಾನು ತಮ್ಮಂಥಾ ವೀರರಮಣಿಯನ್ನು ಬಹಳವಾಗಿ ಮೆಚ್ಚಿದೇನೆ. ತಮ್ಮ ರೂಪಲಾವಣ್ಯಗಳು ನನ್ನನ್ನು ಆಕರ್ಷಿಸಿವೆ. ತಮ್ಮ ಧೈರ್ಯ ಸಾಹಸಗಳು ತಮ್ಮಲ್ಲಿ ಗೌರವ ಬುದ್ಧಿಯನ್ನುಂಟು ಮಾಡಿವೆ. ತಾವು ಶ್ರೀರಂಗ ಪಟ್ಟಣಕ್ಕೆ ಹೋಗುವುದಾದರೆ ನಾನು ಸಂತೋಷದಿಂದ ಶ್ರೀರಂಗ ಪಟ್ಟಣದ ಸಾಮ್ರಾಟರ ಮಹಾರಾಣಿಯವರನ್ನು ಕಳುಹಿಸಿ ಕೊಡುವಂತೆ ಸಕಲ ಮರ್ಯಾದೆಗಳೊಡನೆ ರಾಜಧಾನಿಗೆ ಕಳುಹಿಸಿಕೊಡುವೆನು

ಬೇಗಂ—ರಾಜರೇ ! ಹುಚ್ಚಿಯ ಮಾತನ್ನು ನಂಬಬೇಡಿರಿ ನಾನು ಟಿಪ್ಪು ಸುಲ್ತಾನರನ್ನು ಮೆಚ್ಚಿದ್ದರೆ ಎಂದೋ ನಾನಾಗಿ ಹೋಗಿ ಶ್ರೀರಂಗಪಟ್ಟಣದ ರಾಣಿಯಾಗುತ್ತಿದ್ದೆ ಇಲ್ಲಿ ಏಕೆ ಬರುತ್ತಿದ್ದೆ ! ಆ ಭಾವನೆಯು ನನ್ನ ಮನಸ್ಸಿನ ಮೇಲೆ ಒಂದಾವರ್ತಿಯಾದರೂ ಪ್ರತಿಫಲಿಸಲಿಲ್ಲ ಶ್ರೀರಂಗಪಟ್ಟಣದ ಸುಲ್ತಾನರು ಎಂದೂ ನನ್ನಲ್ಲಿ ಮೋಹಗೊಂಡಿಲ್ಲ ನನ್ನ ಶರೀರದಲ್ಲಿರುವ ರೋಮ ಕೂಪಗಳಲ್ಲೆಲ್ಲಾ ಸುಲ್ತಾನರ ದ್ವೇಷವು ತುಂಬಿದೆ. ಆದರೆ ದೈವದ ಮೇಲೆ ಆಣೆಯಿಟ್ಟು ಹೇಳುತ್ತೇನೆ ಸುಲ್ತಾನರು ಎಂದೂ ಪರನಾರಿಯರನ್ನು ಅಪ್ಪೇಕ್ಷಿಸುವ ಹೇಡಿಗಳಲ್ಲ. ಅವರು ಧೀರೋದಾತ್ತರು ತಾವು ರಾಜ ಧರ್ಮದಂತೆ ರಣರಂಗದಲ್ಲಿ ನಿಂತು ಯುದ್ಧ ಮಾಡುವುದಾದರೆ ಮಾಡಿರಿ. ಇಲ್ಲದಿದ್ದರೆ ನನ್ನನ್ನು ಬಿಟ್ಟು ಬಿಡಿರಿ ನಾನು ಒಂದು ಕ್ಷಣ ಈ

ರಾಜ್ಯದಲ್ಲಿರುವುದಿಲ್ಲ ದೇಶಾಂತರ ಹೋಗುತ್ತೇನೆ ನಾನು ಹೇಗಾದರೂ ಈ ಜನ್ಮದಲ್ಲಿ ಸುಲ್ತಾನರ ಮೇಲಿನ ಹರವನ್ನು ತೀರಿಸಿ ಕೊಳ್ಳುತ್ತೇನೆ

ರಾಜ—ಬೇಗಂ ಸಾಹೇಬ್! ನಾನು ತಮ್ಮ ಮಾತನ್ನು ಅಕ್ಷರಶಃ ನಂಬುತ್ತೇನೆ. ಈ ಯುದ್ಧವನ್ನು ಲೋಕವು ಮೆಚ್ಚುವಂತೆ ಮಾಡುತ್ತೇನೆ. ಜಯಾಪಜಯಗಳು ಭಗವಂತನ ಅಧೀನ ಯುದ್ಧದಲ್ಲಿ ಸತ್ತರೆ ವೀರಸ್ವರ್ಗ ನನಗೆ ಜಯವಾದರೆ ತಾವು ನನ್ನನ್ನು ಮನಸಾರ ವರಿಸುವುದಾಗಿ ವಾಗ್ದಾನ ಮಾಡಿರಿ. ಅದರಿಂದ ನನ್ನ ಶಕ್ತಿಯು ನೂರುಮಡಿ ಹೆಚ್ಚುತ್ತದೆ

ಬೇಗಂ—ರಾಜರೇ! ನೀವು ನನ್ನ ಹೃದಯವನ್ನರಿಯಿರಿ ನನ್ನ ಹೃದಯದಲ್ಲಿ ಕ್ರೋಧವು ತುಂಬಿದೆ ಈ ಹಾಳು ಹೃದಯವನ್ನು ಹುಡುಕಿ ನೋಡಿದರೆ, ಕ್ರೋಧ, ಹರ, ಭಲಗಳು ಹೊರತಾಗಿ ಕಾಮ ಮೋಹಗಳ ಸುಳಿವೇ ಇಲ್ಲ ಅಂದು ತಾವು ನನ್ನನ್ನು ಆಕ್ರಮಣ ಮಾಡಿದಾಗ, ಆ ಮಹದೇವಸ್ವಾಮಿಯ ಪ್ರಾಣಾಪಹಾರಮಾಡಿ ಆ ಅಂತಃಪುರವನ್ನು ಸ್ಮಶಾನವಾಗಿ ಮಾಡಿಹೋದಾಗ ಅಂದೇ ಪ್ರಾಣವನ್ನು ತೊರೆಯುತ್ತಿದ್ದೆ ಸುಲ್ತಾನರ ಮೇಲಿನ ಕ್ರೋಧದಿಂದ ಹರ ತೀರಿಸುವ ಹುಚ್ಚು ಆಶೆಯಿಂದ ಬದುಕಿಕೊಂಡೆ ನನ್ನಂತಹ ಹೆಣ್ಣು ರೂಪಿನ ರಾಕ್ಷಸಿಯಿಂದ ತಮಗೇನು ಸುಖ, ತಮಗೇನು ಆನಂದ.

ರಾಜ—ದೇವಿಯವರೇ! ತಮ್ಮ ಮಾತು ನನಗೆ ಶೂಲದಂತೆ ಇರಿಯುತ್ತದೆ. ತಮ್ಮ ಹರವನ್ನು ನಾನು ಗೆಲ್ಲುತ್ತೇನೆ ಆಗ ಈ ಕ್ರೋಧವು ಮುಕ್ತಾಯವಾಗುತ್ತದೆ. ಇಂದು ತಾವು ದುಃಖೋದ್ವಿಗ್ನರಾಗಿದ್ದೀರಿ ನಾನಿಂದು ತಮ್ಮನ್ನು ಕೆರಳಿಸುವುದಿಲ್ಲ. ನಾನು ಸುಲ್ತಾನರವರೊಡನೆ ಯುದ್ಧವನ್ನು ಹೂಡುತ್ತೇನೆ ಆ ಯುದ್ಧವು ಸಿದ್ಧವಾಗಿ ರಣಕ್ಷೇತ್ರಕ್ಕೆ ಹೋಗುವಾಗ ಬಂದು ತಮ್ಮ ಅಪ್ಪಣೆಯನ್ನು ಬೇಡುತ್ತೇನೆ. ಅಂದು ತಾವು ಕಂಠದಲ್ಲಿ ಮಾಲೆಯನ್ನು ಹಾಕಿರಿ.

ಬೇಗಂಸಾಹೇಬಳ ಕಣ್ಣುಗಳಲ್ಲಿ ಧಾರಾಕಾರವಾಗಿ ನೀರು ಸುರಿಯುತ್ತಿತ್ತು. ಅವಳು ಎರಡು ಹೆಜ್ಜೆ ಮುಂದಿಟ್ಟು ರಾಜರ ಕೈ ಹಿಡಿದುಕೊಂಡು ರಾಜರೇ! ನೀವು ವೀರರು ಧೀರತೆಯಿಂದ ಯುದ್ಧ ಮಾಡಿರಿ ವಿಜಯಲಕ್ಷ್ಮಿಯು ನಿಮ್ಮ ಕೈ ಹಿಡಿಯುವಳು. ನಾನು ಅಮರಣಾಂತನಿಮಗೆ ಕೃತಜ್ಞ ಳಾಗಿರುವೆನು ಎಂದು ಹೇಳಿದಳು. ಕಂಠ ಧ್ವನಿಯು ಗದಗದವಾಗುತ್ತಿತ್ತು. ಶರೀರವು ಕಂಪಿಸುತ್ತಿತ್ತು. ಘಾತಿಮಳ ಶರೀರವು ಜ್ಞಾನಶೂನ್ಯವಾಗಿ ಭೂಮಿಯ ಮೇಲೆ ಬೀಳುತ್ತಿತ್ತು. ರಾಜನು ಎರಡು ಕೈಗಳಿಂದಲೂ ಘಾತಿಮಳು ಬೀಳದಂತೆ ಹಿಡಿದುಕೊಂಡನು, ಅವಳನ್ನು ಎತ್ತಿಕೊಂಡು ಹೋಗಿ ಪರ್ಯಂತದಲ್ಲಿ ಮಲಗಿಸಿದನು. ಭಯ-ಕ್ರೋಧ-ಉದ್ವೇಗಗಳಿಂದ ಘಾತಿಮಾಬೇಗಂ ಮೂರ್ಛಿತಳಾದಳು.

ರಾಜನು—“ಇರಲಿ, ಇವಳನ್ನು ನಾನು ಜಯಿಸುತ್ತೇನೆ ಇವಳಿಗೆ ನನ್ನಲ್ಲಿ ಪ್ರೇಮಾಂಕುರವಾಗಿದೆ ಅದನ್ನು ಇವಳು ಅರಿಯಲಿಲ್ಲ ಅದನ್ನು ಅರಿಯುವಂತೆ ಮಾಡುವೆನು. ಈ ಘಾತಿಯವಳು ನನ್ನವಳು” ಎಂದುಕೊಂಡನು ದಾಸಿಯರನ್ನು ಕರದು ಅವಳನ್ನು ಉಪಚರಿಸುವಂತೆ ಹೇಳಿ ಅಪ್ಪಣೆಮಾಡಿ ಹೂರಟುಹೋದನು

ಅಂದಿನಿಂದ ಘಾತಿಯವಳು ಸ್ವತಂತ್ರಳು ಅವಳಿಗೆ ಬಂಧನವಿಲ್ಲ ಅವಳು ಎಲ್ಲಿಗೆ ಬೇಕಾದರೂ ಹೋಗಬಹುದು, ಯಾರಾದರೂ ಬಂದು ಅವಳನ್ನು ನೋಡಬಹುದು ಘಾತಿಯವಳು ಎಲ್ಲಿ ಬೇಕಾದರೂ ಇರಬಹುದು

ಮಾರನೆಯ ದಿನವೇ ಅರಮನೆಯಲ್ಲಿ ಕೊಡಗಿನ ಮುಖಂಡರೆಲ್ಲರೂ ಬಂದು ಸೇರಿದರು ರಾಜನು ಅವರನ್ನೆಲ್ಲಾ ಅವರದಿಂದ ಬರಮಾಡಿಕೊಂಡನು ಮೈಸೂರಿನ ಸುಲ್ತಾನರು ಕೊಡಗಿನ ಮೇಲೆ ಯುದ್ಧಕ್ಕೆ ಬರುವ ಸಮಾಚಾರವನ್ನು ತಿಳಿಸಿದನು

ಕೊಡಗು ರಾಜ್ಯದ ವೀರರೇ ! ನೀವೆಲ್ಲರೂ ವೀರಕ್ಷಾತ್ರ ತೇಜಸ್ಸುಳ್ಳವರು ಸುಲ್ತಾನರು ನಮ್ಮ ಮೇಲೆ ಯುದ್ಧ ಮಾಡಿ ನಮ್ಮನ್ನು ದಾಸಾನುದಾಸರಂತೆ ಮಾಡಬೇಕೆಂದು ಹರ ತೊಟ್ಟಿದ್ದಾರೆ ಅವರಿಗೆ ನಾವು ಭಯಪಟ್ಟಿರೇ ಇದುವರೆಗೂ ನಮ್ಮ ರಾಜ್ಯಕ್ಕೆ ಬಂದಿರುವ ಕೀರ್ತಿಯು ಅಳಿಸಿ ಹೋಗುತ್ತದೆ. ನೀವೆಲ್ಲರೂ ಯುದ್ಧಕ್ಕೆ ಸಿದ್ಧರಾಗಿರಿ. ನೀವು ಒಂದು ಲಕ್ಷ ಜನ ತರುಣರಿದ್ದೀರಿ ಸುಲ್ತಾನರು ಸ್ವತಃ ಪರಾಕ್ರಮಶಾಲಿಗಳಾದರೂ ನಮ್ಮನ್ನು ಜಯಿಸುವ ಶಕ್ತಿಯು ಅವರಿಗಿಲ್ಲ ಸುಲ್ತಾನರು ಒಂದು ಸಾರಿ ಈ ಕೊಡಗಿನವರ ಪರಾಕ್ರಮವನ್ನು ನೋಡಲಿ ನನಗೆ ಬಹುದಿನಗಳಿಂದ ಸುಲ್ತಾನರ ಮೇಲೆ ಒಂದು ಯುದ್ಧವನ್ನು ಮಾಡಲೇಬೇಕೆಂಬ ಹರವಿತ್ತು ಈಗ ಇವರಾಗಿ ಕೊಡಗಿನ ಮೇಲೆ ಬಂದು ಬೀಳುತ್ತಿದ್ದಾರೆ ಇದರಿಂದ ನನಗೆ ಬಹುಸಂತೋಷವಾಯಿತು ಈ ಜೀವನವು ಶಾಶ್ವತವಲ್ಲ ನಮ್ಮ ಪರಾಕ್ರಮವು ಮಾತ್ರ ಅಚಂದ್ರಾರ್ಕವಾಗಿ ನಿಲ್ಲುತ್ತದೆ ಈ ನಶ್ವರ ಶರೀರದಮೇಲೆ ಆಶೆ ಇಡಬೇಡಿರಿ ಯುದ್ಧಕ್ಕೆ ಹೊರಡಿರಿ ಈ ಯುದ್ಧವನ್ನು ಜಯಿಸಿದರೆ ಇಡೀ ದಕ್ಷಿಣ ಹಿಂದೂಸ್ಥಾನವನ್ನು ಕೊಡಗರು ಆಳುತ್ತಾರೆ ಇಲ್ಲದಿದ್ದರೆ ನಮಗೆ ವೀರಸ್ವರ್ಗವು ಲಭಿಸುತ್ತದೆ “ಕ್ಷಣವಿಧ್ವಂಸಿನಿ ಕಾಯೇ ಕಾಚಿಂತಾ ಮರಣೇ ರಣೇ” ಎಂದು ಹೇಳಿದರು.

ರಾಜರ ಈ ಮಾತುಗಳು ಆ ಕೊಡಗಿನ ಮುಖಂಡರನ್ನು ಉತ್ತೇಜಿತರನ್ನಾಗಿ ಮಾಡಿದವು. ಅವರೆಲ್ಲರೂ ಮಹಾರಾಜರೇ ! ಯುದ್ಧ ಮಾಡಲೇ ಬೇಕು ಸುಲ್ತಾನರ ಮೇಲೆ ಯುದ್ಧವನ್ನು ಹೂಡಲೇ ಬೇಕು. ಕೊಡಗಿನ ಜಾಜ್ಜಿಲ್ಯಮಾನವಾದ ಲಕ್ಷ ಪ್ರಾಣಿಗಳು ಹಾರುವವರೆಗೆ ಯುದ್ಧವನ್ನು ಮಾಡುತ್ತೇವೆ ಸುಲ್ತಾನರು ಎಂದೂ ಇಂತಹ ಯುದ್ಧವನ್ನು ನೋಡಿರಲಾರರು. ನಮ್ಮ ಕೊಡಗಿನ ಸಾಹಸವನ್ನು ನೋಡಲಿ!

ಎಂದು ಅನಂದೋತ್ಸಾಹಗಳಿಂದ ಹೇಳಿದರು ರಾಜರು ಎಲ್ಲರಿಗೂ ವೀಳಯಗಳನ್ನಿತ್ತು ಕಳಿಸಿದರು.

ರಾಯಸದವರನ್ನು ಕರೆಸಿ ಸುಲ್ತಾನರಿಗೆ ಪತ್ರವನ್ನು ಬರೆದರು

ಮೈಸೂರಿನ ಸುಲ್ತಾನರೇ !

ನಿಮ್ಮ ಪತ್ರವು ಕೈಸೇರಿತು ಪರಾಕ್ರಮಶಾಲಿಗಳಾದ ವೀರಭಟ್ಟರಿಂದ ನಿಬಿಡವಾದ ಕೊಡಗು ರಾಜ್ಯಕ್ಕೆ ಇಂಥಾ ಆಜ್ಞಾ ಪತ್ರವನ್ನು ಕಳಿಸಲು ತಾವು ಚೆನ್ನಾಗಿ ಆಲೋಚನೆ ಮಾಡಿದ್ದರೆ ಉಚಿತವಾಗಿತ್ತು ಕೊಡಗಿನ ರಾಜ್ಯದಿಂದ ನಿಮಗೆ ಯಾವಾಗಲೂ ಕಷ್ಟಕಾಣಿಕೆಗಳನ್ನು ಕಳಿಸಲು ಕೊಡಗರು ಒಪ್ಪುವುದಿಲ್ಲ ನಾವು ಇಂಗ್ಲಿಷರೊಂದಿಗೆ ಸ್ನೇಹ ಮಾಡಿರುವುದು ನಿಜ ! ಅದರಲ್ಲಿ ಅತಿಶಯವೇನೂ ಇಲ್ಲ ಅವರಿಗೆ ನಾವು ಅಧೀನರಾಗಿಲ್ಲ ಸರಿಸಮ ಭಾವದಿಂದ ಸ್ನೇಹಮಾಡಿದೇವೆ ನಾವು ಸಂಪೂರ್ಣ ಸ್ವತಂತ್ರರು ನಮ್ಮ ಸ್ವಾತಂತ್ರ್ಯವನ್ನು ತಾವೂ ಒಪ್ಪಿಕೊಳ್ಳುವುದು ಮೈಸೂರಿಗೆ ಕ್ಷೇಮ ಏಕೆಂದರೆ, ಹಾಗೆ ನೀವೂ ನಮ್ಮೊಡನೆ ಸಮಾನಸ್ಥಂಧರಾಗಿ ಗೆಲಿತನವನ್ನು ಮಾಡಿಕೊಂಡರೆ ಇಂಗ್ಲಿಷರು ಮಲಬಾರಿನ ಕಡೆಯಿಂದ ಕೊಡಗು ಮಾರ್ಗವಾಗಿ ನಿಮ್ಮ ಮೇಲೆ ಬೀಳಲು ಎಂದಿಗೂ ಆಸ್ವದವಾಗಿಲ್ಲ ಇದನ್ನೆಲ್ಲಾ ಕೂಲಂಕಷವಾಗಿ ಯೋಚನೆ ಮಾಡಿರಿ ಯುದ್ಧ ವಿಗ್ರಹಗಳು ತಮ್ಮ ಇಷ್ಟ ನಾವು ಎರಡಕ್ಕೂ ಸಿದ್ಧರೀಡೆವೆ

ಬೇಗಂಸಾಹೇಬರ ವಿಷಯ ತಾವು ಬರೆಸಿರುವುದು ಬಹಳ ಅಸಮಾನಾಸ್ಪದವಾಗಿದೆ. ಮೈಸೂರಿನ ದೊಡ್ಡ ದಿನಾಳರವರ ಪತ್ನಿಯವರನ್ನು ನೀವು ಬಹಳ ಅಗೌರವ ಸಡಿಸಿದ್ದೀರಿ. ಅವರನ್ನು ಒಬ್ಬ ಮಹಾಮಹಿಮರಾದ ಫಕೀರರು ಕರತಂದು ಅಶ್ರಯದಲ್ಲಿ ಬಿಟ್ಟು ಹೋದರು ಶರಣಾಗತ ರಕ್ಷಣೆಯು ನಮ್ಮ ಧರ್ಮ ಅವರ ಮೇಲೆ ತಾವು ಕೈ ಮಾಡುವುದು ಬಹಳ ಅಸಮಾನಾಸ್ಪದವಾದದ್ದು. ನಿಮ್ಮ ಮಂತ್ರಿಗಳು ಮಹಾಬುದ್ಧಿಶಾಲಿಗಳಾಗಿದ್ದು ತಾವು ಪರಾಕ್ರಮಶಾಲಿಗಳಾದ ವೀರಪುರುಷರೆಂದು ಪ್ರಖ್ಯಾತಿ ಇದ್ದು ತಾವು ಮಾನನೀಯ ಸ್ತ್ರೀಯಮೇಲೆ ಹರಸಾಧನೆ ಮಾಡುವುದು ತಮಗೆ ಮಹತ್ತರವಾದ ಕಳಂಕ ಇದನ್ನೆಲ್ಲಾ ಚೆನ್ನಾಗಿ ಪುನಃ ಪುನಃ ಯೋಚನೆ ಮಾಡಿರಿ ನಾವು ನಿಮ್ಮ ಸ್ನೇಹಿತರೆಂದು ಭಾವಿಸಿರಿ. ಹಿತಾಕಾಂಕ್ಷಿಗಳೆಂದು ಬಗೆಯಿರಿ

ಇತಿ ಶ್ರೀ ವೀರರಾಜ.

ರಾಜರು ಸುಲ್ತಾನರ ರಾಯಭಾರಿಗಳಾದ ಹಮೀದ್ ಅಬ್ದುಲ್ಲಾ ಖಾನರನ್ನು ಅರಮನೆಗೆ ಮರ್ಯಾದೆಯಿಂದ ಕರೆಸಿದರು ಅವರಿಗೆ ಖಿಲ್ಲತ್ತುಗಳನ್ನು ಕೊಟ್ಟು ಗೌರವಿಸಿದರು ಸುಲ್ತಾನರಿಗೆ ಬರೆಸಿದ್ದ ಪತ್ರವನ್ನು ಅವರ ಕೈಯಲ್ಲಿ ಒಪ್ಪಿಸಿ ಅವರಿಗೆ ವೀಳಯವನ್ನು ಕೂಟ್ಟು ಕಳುಹಿಸಿಕೊಟ್ಟರು ಖಾನರವರು ಅತ್ಯಂತ ಸಂತುಷ್ಟರಾಗಿ ತಮ್ಮ

ಬಿಡಾರಕ್ಕೆ ತೆರಳಿದರು. ಆ ಮಾರನೆಯ ದಿನ ಪ್ರಾತಃಕಾಲ ರಾಜಧಾನಿಗೆ ಹಿಂದಿರುಗಿದರು

ಶ್ರೀರಂಗಪಟ್ಟಣದಲ್ಲಿ ಸುಲ್ತಾನರು ಕೊಡಗಿಗೆ ಹೋಗಿಬಂದ ರಾಯಭಾರಿಗೆ ಭೇಟಿ ಇತ್ತರು ಕೊಡಗಿನ ರಾಜನ ಪತ್ರವನ್ನು ಸ್ವೀಕರಿಸಿ ಓದಿಕೊಂಡರು ಈ ರಾಜನು ನಿರ್ಲಕ್ಷ್ಯದಿಂದ ನನುಗೆ ಪತ್ರ ಬರೆದಿದಾನೆ ಬಹುಶಃ ಇದು ಇಂಗ್ಲಿಷರ ಪ್ರೇರೇಪಣೆಯೇ ಇರಬೇಕು. ಇರಲಿ, ಎಂದುಕೊಂಡು ಅಮಿರ್ ಖಾನನ ಕಡೆ ತಿರುಗಿ ಘಾತಿಮಾ ಬೇಗಂವರ ಸಮಾಚಾರವೇನು ? ಎಂದು ಪ್ರಶ್ನಿಸಿದರು

ಖಾವಿಂದ್, ಘಾತಿಮಾ ಬೇಗಂವರು ಕೊಡಗಿನ ರಾಜರ ಅಂತಃಪುರದಲ್ಲಿಯೇ ಇದ್ದಾರೆ. ಈ ರಾಜರು ಮೈಸೂರಿಗೆ ಯುದ್ಧದ ವಿಷಯವನ್ನು ಕೊಡಲು ಅವರೇ ಕಾರಣರಬಹುದು

ಖಾನರೇ ನೀವು ಬೇಗಂವರನ್ನು ಭೇಟಿ ಮಾಡಿದರೇನು ?

ಇಲ್ಲ ! ಹುಜೂರ್ ! ಹುಚ್ಚಿ ಸಾವಿತ್ರಿಯು ಬೇಗಂಸಾಹೇಬರನ್ನು ಸಾವಕಾರವಾಗಿ ನೋಡಿದ್ದಳು.

ಬೇಗಂಸಾಹೇಬಳಿಗೂ ರಾಜನಿಗೂ ಏನು ಸಂಬಂಧ !

ಖಾನನು ತಲೆಬಾಗಿ ಸಿದನು.

ಖಾನರೇ ನೀವು ಆ ವಿಷಯವನ್ನು ಅರಿಯಿರಿ. ಬೇಗಂಸಾಹೇಬಳು ಸಾಮಾನ್ಯ ಹೆಂಗಸಲ್ಲ ವಳೆಂದಿಗೂ ಆ ರಾಜನನ್ನು ಮದುವೆಯಾಗಲು ಒಪ್ಪುವಳಲ್ಲ. ಏನೋ ಉಪಾಯದಿಂದ ಆ ರಾಜನನ್ನು ಉದ್ರೇಕಗೊಳಿಸಿದಾಳೆ ಅಥವಾ ಏನೋ ಪ್ರಬಲವಾದ ಆಶೆಯನ್ನು ತೋರಿದಾಳೆ !

ಹೇಗೇ ಆಗಲಿ ನಾವು ಕೊಡಗಿನ ಮೇಲೆ ಯುದ್ಧ ಮಾಡಲೇಬೇಕು ನಮ್ಮ ಆಜ್ಞೆಯಾಗದೆಯೆಂದು ಸೈನ್ಯಾಧಿಕಾರಿಗಳಿಗೆ ತಿಳಿಸಿರಿ. ನಾಳೆಯ ದಿನವೇ ಮೈಸೂರು ಸೈನ್ಯವು ಕೊಡಗಿಗೆ ಹೊರಡಲಿ ಮಿರ್ ನೀರುಲ್ಲಾ ಖಾನರವರು ಸರ್ವಾಧಿಕಾರಿಗಳಾಗಿ ಸೈನ್ಯವನ್ನು ನಡೆಸಿಕೊಂಡು ಹೋಗಲಿ ! ಈ ಬಾರಿ ಕೊಡಗು ಧೂಳಿಪಟವಾಗಿ ಹೋಗುವುದು ಎಂದು ಆಜ್ಞೆ ಇತ್ತರು.

ಕೊಡಗಿನ ಪ್ರಳಯ

ಸುಲ್ತಾನರ ಆಜ್ಞೆಯಂತೆ ಕೊಡಗಿನ ಮೇಲೆ ಪ್ರಚಂಡ ಸೈನ್ಯವು ಹೊರಟಿತು. ಒಂದು ಲಕ್ಷ ಸೈನಿಕರು ಹೊರಟರು ಐದುಸಹಸ್ರ ಫ್ರೆಂಚ್ ಸೈನಿಕರು ಹಿಂಬಾಲಿಸಿದರು ಅನೇಕ ಗುಂಪು ಹೊರಟಿತು, ಅದರ ಮೇಲೆ ಗುಡಾರಗಳನ್ನು ಹೊರಿಸಿದರು ಒಂಟಿ

ಗಳ ಮೇಲೆ ಆಹಾರ ಸಾಮಗ್ರಿಗಳನ್ನು ಹೇರಿದರು ಒಂದು ಸಾವಿರ ಎತ್ತಿನ ಗಾಡಿಗಳು ಹೊರಟವು. ಕಾಲೇಗಾರರು, ಸೇವಕರು, ಅಡಿಗೆಯವರು, ಎಲ್ಲರೂ ಉತ್ಸಾಹದಿಂದ ಹೊರಟರು. ಫಿರಂಗಿಯ ಗಾಡಿಗಳು ಮುಂದೆ ಹೊರಟವು ಆಟದವರು ಹೊರಟರು. ಅಂಗಡಿಗಳವರು ಮುಂದೆ ಹೊರಟರು ಶ್ರೀರಂಗಪಟ್ಟಣದಿಂದ ಕೊಡಗಿನವರೆಗೆ ಉದ್ದಕ್ಕೆ ಸೈನಿಕರ ವಾಹಿನಿಯೇ ಕಾಣುತ್ತಿತ್ತು ಮುಂದುಗಡೆ ಸರ್ವ ಸೇನಾನಾಯಕ ರಾದ ಮಿರ್ ನೂರುಲ್ಲಾ ಖಾನರು ದರ್ಪದಿಂದ ಹೊರಟರು ಸುಲ್ತಾನರವರು ರಾಜ ಯೋಗ್ಯವಾದ ಮ್ಯಾನಾದಲ್ಲಿ ಕುಳಿತು ಎಲ್ಲ ಸೈನ್ಯಕ್ಕೂ ಹಿಂದೆ ಹೊರಟರು ಅವರ ಶಿಬಿರದಲ್ಲಿ ಮಿರ್ ಸಾದಕನು ಅವನ ಪರಿವಾರದೊಂದಿಗೆ ಕೊಡಗಿಗೆ ಪ್ರಯಾಣ ಮಾಡಿದನು ಈ ಸೈನ್ಯದ ರಣೋತ್ಸಾಹವನ್ನು ನೋಡಿ, ಪುರಜನರೆಲ್ಲರೂ ಕೊಡಗು ಮುಳುಗಿ ಹೋಯಿತು ಎಂದುಕೊಂಡರು.

ಈ ಸಮಾಚಾರವು ಒಂದೆರಡು ದಿನಗಳಲ್ಲಿಯೇ ಕೊಡಗಿನ ರಾಜರಿಗೂ ತಿಳಿಯಿತು ಅವರು ಯುದ್ಧ ಸನ್ನಾಹವನ್ನು ಬಹಳ ವ್ಯವಸ್ಥೆಯಿಂದ ಮಾಡಿದರು. ಪ್ರತಿಯೊಂದು ಕಣಿವೆಯಲ್ಲಿಯೂ ಫಿರಂಗಿಗಳನ್ನು ಇಡಿಸಿದರು ಗುಪ್ತಸೈನ್ಯವನ್ನು ಸಜ್ಜುಗೊಳಿಸಿದರು ಬಯಲು ಪ್ರದೇಶದಲ್ಲಿ ದೊಡ್ಡ ದೊಡ್ಡ ಸೈನ್ಯಗಳನ್ನು ಸಿದ್ಧಗೊಳಿಸಿದರು. ವೀರರಾಜಪೇಟೆ, ಮಡಕೇರಿಗಳನ್ನು ರಕ್ಷಿಸಲು ಸೈನ್ಯಗಳನ್ನು ಸಿದ್ಧಗೊಳಿಸಿದರು. ಕೊಡಗು ರಾಜ್ಯದಲ್ಲೆಲ್ಲಾ ವೀರಧ್ವನಿಗಳು ಕೇಳಬರುತ್ತಿದ್ದವು. ಆ ಸಿದ್ಧತೆ, ಬಲ, ಪರಾಕ್ರಮಗಳನ್ನು ನೋಡಿದರೆ ಕೊಡಗಿಗೆ ವಿಜಯವು ಸಿದ್ಧ ಎಂಬಂತೆ ಕಂಗೊಳಿಸುತ್ತಿದ್ದಿತು.

ಇಮಾಮನು ಇದೆಲ್ಲವನ್ನೂ ನೋಡಿಕೊಂಡು ಬಂದು ಘಾತಿಮಾ ಬೇಗಂವರಿಗೆ ವರದಿ ಮಾಡುತ್ತಿದ್ದನು. ಬೇಗಂವರ ಆನಂದಕ್ಕೆ ಪಾರವಿಲ್ಲ. ಇಂತಹುದೊಂದು ಸನ್ನಿವೇಶವನ್ನು ನೋಡಬೇಕೆಂದೇ ಅವರ ಪ್ರಾಣವು ತಲ್ಲಣಿಸುತ್ತಿದ್ದಿತು ಅವರು ಒಂದು ದಿನ ಪ್ರಾತಃಕಾಲ ವೀರರಾಜಪೇಟೆಯ ಅರಮನೆಯಿಂದ ಕಾಳೇಶ್ವರದ ಸಮೀಪದಲ್ಲಿ ತಮ್ಮ ವಾಸಸ್ಥಾನಕ್ಕೆ ಪ್ರಯಾಣ ಮಾಡಿದರು.

ಮೈಸೂರಿನ ಸೈನ್ಯವು ಬಂದು ಕೊಡಗನ್ನು ಸುತ್ತುಗಟ್ಟಿತು. ಕೊಡಗರು ಬಲು ಸಾಹಸದಿಂದ ಯುದ್ಧ ಮಾಡುತ್ತಿದ್ದರು. ದಿನದಿನವೂ ಎರಡು ಸೈನ್ಯಗಳಿಗೂ ನಾನಾ ಪ್ರದೇಶಗಳಲ್ಲಿ ಯುದ್ಧವಾಗುತ್ತಿತ್ತು. ಇಪ್ಪತ್ತೆರಡು ದಿನಗಳು ಮಹಾಯುದ್ಧ ಹತ್ತುದಿನಗಳು ಕಳೆದವು. ಬಹುಮಂದಿ ಕೊಡಗರು ವೀರಾವೇಶದಿಂದ ಯುವನಾದಿ ಸತ್ತರು. ಮೈಸೂರಿನ ಸೈನ್ಯದಲ್ಲಿಯೂ ಬಲು ನಷ್ಟವಾಯಿತು ಎಷ್ಟೋ ಬಾರಿ ಸುಲ್ತಾನನಿಗೆ ಜಯದಲ್ಲಿ ಸಂದೇಹ ಬರುತ್ತಿತ್ತು ಕೊಡಗಿನ ರಾಜನು ಬಹು ಪರಾಕ್ರಮದಿಂದ ಯುದ್ಧವನ್ನು ಮುಂದೆ ಸಾಗಿಸುತ್ತಿದ್ದನು. ಹಾಗೆ ಸುಲ್ತಾನನಿಗೆ

ಎದುರು ನಿಂತು ಅಷ್ಟು ದಿನಗಳು ಯಾವ ರಾಜರೂ ಹೋರಾಡಲಿಲ್ಲ ಸುಲ್ತಾನನು ರಾಜನ ಪರಾಕ್ರಮವನ್ನು ನೋಡಿ ಮೆಚ್ಚಿದನು ರಾಜನು ತಾನಾಗಿ ಸಂಧಿಯನ್ನು ಬೇಡಿದರೆ ಯುದ್ಧವನ್ನು ನಿಲ್ಲಿಸೋಣವೆಂದು ಸುಲ್ತಾನನಿಗೆ ತೋರಿತ್ತು ಮಳೆಗಾಲವು ಸಮಾಪಿಸುತ್ತಿತ್ತು ಮಳೆ ಹಿಡಿದರೆ ಕೊಡಗಿನಲ್ಲಿ ಸುಲ್ತಾನರ ಸೈನ್ಯಕ್ಕೆ ಬಲು ಕಷ್ಟ, ಈ ಸನ್ನಿವೇಶದಲ್ಲಿ ಮಿರ್ ಸಾದಕನು ಈಗ ಬಿಟ್ಟು ಹೋಗಬಾರದಂದೂ, ಈ ಕೊಡಗರನ್ನು ಪೂರ್ತಿಯಾಗಿ ಸೋಲಿಸಿ ಸೆರೆಹಿಡಿಯಬೇಕೆಂದೂ ಸುಲ್ತಾನರನ್ನು ಪ್ರೇರೇಪಿಸುತ್ತಿದ್ದನು ಒಂದು ದಿನ ಮಧ್ಯಾಹ್ನ ಮಿರ್ ಸಾದಕನು ಸುಲ್ತಾನರನ್ನು ಭೇಟಿ ಮಾಡಿದನು. ತನಗೆ ಘಾತಿಮಾಬೇಗಂ ಇರುವ ಸ್ಥಳವು ಗೊತ್ತಾಗಿದೆಯೆಂದೂ, ಅವಳನ್ನು ಭೇಟಿ ಮಾಡಿ, ಹೇಗಾದರೂ ಚಿತಾವಣೆ ಮಾಡಿ, ನೋಸದಿಂದ ಅವಳನ್ನು ಸುಲ್ತಾನರ ಸಮ್ಮುಖಕ್ಕೆ ಕರೆತರುವುದಾಗಿಯೂ ಹೇಳಿದನು ಈ ಮಾತುಗಳನ್ನು ಕೇಳಿ ಸುಲ್ತಾನನಿಗೆ ಆಶ್ಚರ್ಯವಾಯಿತು ! ಆದರೂ ಮಿರ್ ಸಾದಕನ ಉಪಾಯಗಳಲ್ಲಿ ಸುಲ್ತಾನನಿಗೆ ಬಹಳ ನಂಬಿಕೆ ಇತ್ತು ! ಮತ್ತು ಬೇಗಂಸಾಹೇಬಳನ್ನು ವಶಪಡಿಸಿಕೊಂಡು ಕೊಡಗು ರಾಜನನ್ನು ಹೇಗಾದರೂ ನೋಸದಿಂದ ಕೊಲ್ಲಬಹುದೆಂದು ಸುಲ್ತಾನನು ಆಲೋಚಿಸಿದನು

ಮಿರ್ ಸಾದಕನು ಹುಚ್ಚಿಯನ್ನು ಪ್ರೇರೇಪಿಸಿದನು. ಹುಚ್ಚಿಯು ಮಿರ್ ಸಾದಕನ ಪಂಜರದ ಹಕ್ಕಿ ! ಅವಳು ಮಿರ್ ಸಾದಕನನ್ನು ವೇಶಾಂತರದಲ್ಲಿ ಕರೆದೊಯ್ದಳು ಅಂದು ಬೇಗಂಸಾಹೇಬಳು ಕಾಳೇಶ್ವರಕ್ಕೆ ಬರುವಳೆಂದು ಹುಚ್ಚಿಗೆ ಗೊತ್ತಿತ್ತು. ಘಾತಿಮಳು ಹುಚ್ಚಿಯನ್ನು ಯಾವಾಗಲೂ ನಂಬುತ್ತಿದ್ದಳು ಮಿರ್ ಸಾದಕನಿಗೆ ಹಾಲಕ್ಕಿ ಬುಡುಬುಡಿಕೆಯ ವೇಶವನ್ನು ಹಾಕಿ, ಕರೆದುಕೊಂಡು, ಹೋಗಿದ್ದಳು. ಆ ವೇಷವು ಅವನಿಗೆ ಬಲು ಚೆನ್ನಾಗಿ ಒಪ್ಪುತ್ತಿತ್ತು. ಅವನನ್ನು ಮಲೇದಿಯ ಹತ್ತಿರವಿದ್ದ ಫಕೀರನ ಗೋರಿಯ ಸಮೀಪದಲ್ಲಿ ಕುಳಿಸಿದಳು. ತಾನು ಬೇಗಂಸಾಹೇಬಳ ವಾಸಸ್ಥಾನಕ್ಕೆ ಹೋಗಿ ಹಾಡುವುದಕ್ಕೆ ಪ್ರಾರಂಭಿಸಿದಳು ಮೇಲುಗಡೆ ಬೇಗಂಸಾಹೇಬಳು ಕುಳಿತಿದ್ದಳು ಅವಳು ಹುಚ್ಚಿಯ ಕೊರಳನ್ನು ಕೇಳುತ್ತಲೇ ಅವಳನ್ನು ಮೇಲಕ್ಕೆ ಕರೆಸಿದಳು ಇಬ್ಬರೂ ಮಾತನಾಡತೊಡಗಿದರು ಯುದ್ಧದ ಮಾತುಗಳನ್ನು ಆಡಿದರು. ಜಯಾಪಜಯಗಳ ಮಾತು ಬಂತು !

ಬೇಗಂಸಾಹೇಬಳು — ಹುಚ್ಚಿ, ಯಾರಿಗೆ ಜಯವಾಗುವುದು ಹೇಳು !

ಹುಚ್ಚಿ—ದೇವಿಯವರೇ ! ಅದರಲ್ಲಿ ಸಂದೇಹವೇನು ? ನಮಗೇ ಜಯ, ಸುಲ್ತಾನನಿಗೆ ಜಯವಾಗುವುದು !

ಬೇಗಂಸಾಹೇಬಳು—(ಕ್ರೋಧದಿಂದ) ಬಾಯಿ ಮುಚ್ಚು ! ಸುಲ್ತಾನನಿಗೆ ಈ ಯುದ್ಧದಲ್ಲಿ ಅಫಜಯವು ಸಿದ್ಧ ! ಕೊಡಗಿನ ರಾಜನಿಗೆ ಜಯವಾಗುವುದು.

ಹುಚ್ಚಿ—(ನಗುತ್ತಾ) ಕೊಡಗಿನ ರಾಜರಿಗೆ ಜಯವಾದರೆ ನಿಮಗೇನು ಸಿಕ್ಕುವುದು ? ನಾನು ಹೇಳಿದ ಹಾಗೆ ಕೇಳಿರಿ, ನಿಮಗೆ ಜಯವಾಗುವುದು

ಬೇಗಂ—ಹುಚ್ಚಿ, ನೀನು ಹೇಳುವುದೇನು ?

ಹುಚ್ಚಿ—ಸುಲ್ತಾನರನ್ನು ಮದುವೆಯಾಗಿರಿ, ಏಂದು ನಕ್ಕಳು

ಬೇಗಂ—(ಕೋಪದಿಂದ) ಅಯ್ಯೋ ಕೆಟ್ಟಮುಂಡೆ, ಯಾವಾಗಲೂ ಮದುವೆಯಮಾತೆ, ಏಕೆ ಹೀಗೆ ಮಾಡುತ್ತಿ ? ಸುಲ್ತಾನರು ನನ್ನನ್ನು ಮದುವೆಯಾಗುವುದಾಗಿ ಹೇಳುತ್ತಾರೇನು ?

ಹುಚ್ಚಿ—ಅವರೇಕೆ ಹೇಳುತ್ತಾರ ? ಅವರೂ ಹೇಳುವುದಿಲ್ಲ ನೀವೂ ಹೇಳುವುದಿಲ್ಲ. ನಾನು ನಿಮ್ಮಿಬ್ಬರ ಮನಸ್ಸನ್ನೂ ಬಲ್ಲೆ ! ಇಲ್ಲದಿದ್ದರೆ ಇಷ್ಟು ಸೈನ್ಯವನ್ನು ಕಟ್ಟಿಕೊಂಡು, ಸುಲ್ತಾನರು ಕೊಡಗಿಗೇಕೆ ಬರುತ್ತಿದ್ದರು ಈ ಕೊಡಗಿನ ರಾಜನು ಮಾಡಿದ ಅಪರಾಧವೇನು ? ಆ ದೌಲತ್ ರಾಣಿಯವರ ಮೋಹದಿಂದ ಸುಲ್ತಾನರು ನಗರದ ಮೇಲೆ ದಂಡೆತ್ತಿ ಹೋದರು ಈಗ ನಿಮ್ಮ ಮೇಲಿನ ಮೋಹದಿಂದ ಈ ಕೊಡಗಿನ ಮೇಲೆ ಬಂದಿದ್ದಾರೆ ಬೇಗಂ ಸಾಹೇಬರೇ ! ನಿಮಗೆ ಗಂಡಸರ ಹೃದಯವೇ ತಿಳಿಯುವುದಿಲ್ಲವೇನು ?

ಬೇಗಂ—ಹಾಳಾಗಿ ಹೋಗು ! ಆ ಮಾತು ನನಗೆ ಬೇಡ ! ಯುದ್ಧವು ಏನಾಗುತ್ತೆ ಹೇಳು !

ಹುಚ್ಚಿ—ಮರ್ತಿಯ ಬಳಿಯಲ್ಲಿ ಯಾವನೋ ಒಬ್ಬ ಹಕ್ಕಿ ಶಾಸ್ತ್ರ ಹೇಳುವವನನ್ನು ನೋಡಿದೆ ಬನ್ನಿ, ಹೋಗಿ ನಾವಿಬ್ಬರೂ ಅವನನ್ನು ಕೇಳೋಣ.

ಬೆಂಗಳೂರೇಬಳು ತಮಾಷೆಯನ್ನು ನೋಡೋಣವೆಂದು ಹೊರಟಳು ಹುಚ್ಚಿಯೂ ಹೊರಟಳು ದೂರದಿಂದ ಮಿರ್ಸಾಪುರವನ್ನು ಅವರಿಬ್ಬರೂ ಬರುವುದನ್ನು ನೋಡಿದನು ಎಷ್ಟು ದಿವಸಗಳಾಯಿತು, ಈ ದಿವ್ಯ ಸುಂದರಿಯನ್ನು ನೋಡಿ ! ಎಷ್ಟು ಚೆನ್ನಾಗಿದ್ದಾಳೆ. ಅಂದಿಗಂತ ಇಂದು ನೂರು ಪಾಲು ಸೌಂದರ್ಯವು ಹೆಚ್ಚಿದೆ ಎಂದುಕೊಂಡನು ಅವರು ಸಮೀಪಕ್ಕೆ ಬರುತ್ತಲೆ ತಲೆ ಬಾಗಿ ಕೊಂಡನು ಹುಚ್ಚಿಯು ಬೇಗಂ ಸಾಹೇಬಳನ್ನು ದರದರ ಎಳೆದು ಕೈ ಹಿಡಿದು, ಅಯ್ಯಾ, ಶಾಸ್ತ್ರದವನೇ ! ಇವರ ಕೈ ನೋಡಿ ಶಾಸ್ತ್ರ ಹೇಳು ಬಹಳ ದುಡ್ಡು ಕೊಡಿಸುತ್ತೇನೆ

ಬುಡುಬುಡಿಕೆಯವನು—ತಾಯೆ ! ಕೈ ನೋಡಿ ಶಾಸ್ತ್ರ ಹೇಳುವವನಲ್ಲ ನಾನು. ನಾನು ಹೆಂಗಸರ ಕೈ ಮುಟ್ಟುವುದಿಲ್ಲ ನೀವು ಪ್ರಶ್ನೆ ಕೇಳಿರಿ, ನಾನು ಹೇಳುತ್ತೇನೆ.

ಹುಚ್ಚಿ — ಬೇಗಂಸಾಹೇಬರೇ, ನೀವೇ ಕೇಳಿ.

ಬೇಗಂಸಾಹೇಬಳು ನಗುತ್ತಾ ' ತಲೆಬಾಗಿ, ಶಾಸ್ತ್ರ ಹೇಳಯ್ಯಾ ! ' ಎಂದಳು.

ಶಕುನದವನು ಬಡುಬುಡಿಕೆಯನ್ನು ಬಾರಿಸಿದನು ತಾಯೆ ! ನಿಮ್ಮ ಕಡೆಯ ವರಿಗೆ ಜಯವಾಗುತ್ತದೆ

ಬೇಗಂಸಾಹೇಬಳು ಹುಚ್ಚಿಗೆ ಒಂದೇಟು ಕೊಟ್ಟು, ನೋಡೆ, ಬಾಂದಿ, ನೋಡು ಶಕುನ ಹೇಗಿದೆ ! ಅಲ್ಲವೋ ಹುಚ್ಚು, ಸರಿಯಾಗಿ ಹೇಳು ಸುಲತಾನರಿಗೆ ಜಯ ವಾಗುತ್ತದೋ, ಕೊಡಗಿನ ರಾಜರಿಗೆ ಜಯವಾಗುತ್ತದೋ ?

ತಾಯೆ ! ಕೊಡಗಿನ ರಾಜರಿಗೆ ಜಯವಾಗುತ್ತದೆ

ಬೇಗಂಸಾಹೇಬಳು ಗಹಗಹಿಸಿ ನಕ್ಕಳು ನೋಡು ಸಾವಿತ್ರಿ ಈಗೇನು ಹೇಳುವೆ ! ಸಾವಿತ್ರಿಯು ಆ ಶಾಸ್ತ್ರದವನನ್ನು ನೋಡಿ ಈ ರಾಣಿಯವರಿಗೆ ಮದುವೆಯಾಗು ತ್ತದೋ, ಇಲ್ಲವೋ, ಹೇಳು ?

ಮದುವೆಯಾಗುತ್ತದೆ. ಇನ್ನು ಒಂದು ವಾರದಲ್ಲಿ ಮದುವೆಯಾಗುತ್ತದೆ ಆದರೆ, ಈ ತಾಯಿಯವರಿಗೆ ಮನಸ್ಸಿಲ್ಲ ! ಆದರೂ ಮದುವೆಯೇನೋ ಸಿದ್ಧ. ಆಮೇಲೆ ಚೆನ್ನಾಗಿರುತ್ತಾರೆ.

ಬೇಗಂಗಳು ನಗುತ್ತಾ, ಮದುವೆಯ ಪ್ರಶ್ನೆ ಕೇಳದವಳು ಈ ಹುಚ್ಚಿ ! ಅವಳಿಗೆ ಮದುವೆಯಾಗುತ್ತದೆ ಆಗಲಿ ! ನನಗಲ್ಲ ಮದುವೆ ! ಬಾ ನನ್ನ ಜತೆಯಲ್ಲಿ ಬಾ ! ನಿನಗೆ ದುಡ್ಡು ಕೊಡುತ್ತೇನೆ, ಎಂದು ಬೇಗಂಸಾಹೇಬಳು ಮುಂದೆ ಮುಂದೆ ಹೋದಳು. ಬುಡುಬುಡಿಕೆಯವನು ಹಿಂದೆ ಹೋದನು ಮಹಡಿಯ ಮೇಲೆ ಬೇಗಂ ಸಾಹೇಬಳು ಅಂತಃಪುರಕ್ಕೆ ಹೋದಳು. ಬುಡುಬುಡಿಕೆಯವನೂ ಹೋದನು. ಹುಚ್ಚಿಯು ಕೆಳಗೇ ನಿಂತಳು. ಬೇಗಂಸಾಹೇಬಳು ಇನಾಮನ್ನು ತಂದು ಕೊಡು ವಾಗ ಅವನ ಮುಖವನ್ನು ದಿಟ್ಟಿಸಿ ನೋಡಿದಳು. ಏನೋ ಸಂದೇಹ ಬಂದಹಾಗಾ ಯಿತು. ಕ್ಷಣಹೊತ್ತು ಚಿಂತಿಸಿದಳು. ಗಪಗಪನೆ ನಕ್ಕಳು. ಶಾಸ್ತ್ರ ಹೇಳುವವರೇ ! ನೀವೆಲ್ಲಿ ಬಂದಿರಿ ! ಇಲ್ಲಿಗೆ ?

ಹೌದು ! ಬೇಗಂಸಾಹೇಬ್. ತಾವು ನನ್ನನ್ನು ಗುರ್ತಿಸಿದಿರಿ ! ನಾನು ತಮ್ಮ ಭೇಟಿಗಾಗಿಯೇ ಬಂದೆ !

ತಮ್ಮ ಭೇಟಿಯ ಉದ್ದೇಶವೇನು ? ಈ ಬಾರಿ ಯಾರ ಪ್ರಾಣವನ್ನು ಕಾಪಾ ಡಲು ಬಂದಿದ್ದೀರಿ ?

ಅಂತಹ ಮಹತ್ಕಾರ್ಯವೇನೂ ಇಲ್ಲ ! ತಮಗೊಂದು ಮಾತು ಹೇಳಿ ಹೋಗಲು ಬಂದಿದ್ದೇನೆ.

ನಿಮ್ಮ ಹುಚ್ಚಿ ಎಲ್ಲಿ ?

ಹಿಂದಿರುಗಿ ನೋಡಿದನು ಹುಚ್ಚಿ ಇಲ್ಲ !

ಬೇಗಂಗಳು ಹುಚ್ಚಿ, ಹುಚ್ಚಿ, ಬಾ, ಎಂದು ಗಟ್ಟಿಯಾಗಿ ಕರೆದಳು.

ಹುಚ್ಚಿಯು ಮೇಲಕ್ಕೆ ಬಂದಳು.

ನೋಡು, ಹುಚ್ಚಿ, ನಿನ್ನ ಬುಡುಬುಡುಕೆಯವನು ನಿನಗೇ ಶಾಸ್ತ್ರ ಹೇಳಲಿ.
ಅಂದು ನೀವಿಬ್ಬರೂ ಸೇರಿ ನನ್ನನ್ನು ಮೋಸ ಮಾಡಿದಿರಿ ! ಇಂದು ಏನು ಮಾಡಬಲ್ಲಿದೆ ?
ಹುಚ್ಚಿಯು ನಗುತ್ತಾ, ತಾಯೆ ! ಈ ಮಿರ್ಸಾದಕನು ತಮ್ಮ ದರ್ಶನ ಮಾಡ
ಬೇಕೆಂದು ಬೇಡಿದ, ಕರೆದು ತಂದೆ !

ಒಳ್ಳೆಯದು. ಮಿರ್ಸಾದಕ, ನೀನು ಏನು ಹೇಳಬೇಕೆಂದಿರುವೆಯೋ ಅದನ್ನು
ಹೇಳು !

ದೇವಿಯರೇ ! ಸುಲ್ತಾನರವರು ತಮ್ಮಲ್ಲಿ ಅನುರಕ್ತರಾಗಿದ್ದಾರೆ. ನೀವು ಅವ
ರನ್ನು ವರಿಸಿದರೆ ಮಹಾರಾಣಿಯಾಗುವಿರಿ ! ಈ ಯುದ್ಧವೂ ನಿಲ್ಲುತ್ತದೆ.

ಮಿರ್ಸಾದಕ ! ನಾನು ಮಹಾರಾಣಿಯಾದರೆ ನೀನೇನಾಗುವಿ ?

ನಾನೇನಾಗಬೇಕು ? ನನ್ನಷ್ಟಕ್ಕೆ ನಾನು ಸುಖವಾಗಿರುವೆನು

ನಾನು ಮಹಾರಾಣಿಯಾದರೆ, ನೀನು ಸಾಯುವವರೆಗೂ ಬಂದೀಖಾನೆಯಲ್ಲಿ
ಇರಬೇಕಾಗುತ್ತದೆ ನಾನು ಸುಲ್ತಾನರವರಲ್ಲಿ ಕೇಳುವ ಮೊದಲನೆಯ ವರವೇ ಅದು !
ರಾಣಿಯವರೇ ! ನಾನು ಬಂದೀಖಾನೆಯಲ್ಲಿದ್ದರೂ ಸಂತೋಷ ! ತಾವು ಮಹಾ
ರಾಣಿಯವರಾಗಬೇಕು

ಮಿರ್ಸಾದಕ, ನಾನು ಮಹಾರಾಣಿಯಾಗಲಿ, ಆಗದಿರಲಿ ನಿನಗೆ ಬಂದೀ
ಖಾನೆಯೇನೋ ಶಾಶ್ವತ ! ಅದನ್ನು ತಪ್ಪಿಸಿಕೊಂಡು ಹೋಗಲಾರೆ ! ಆಹಾ, ಎಂದಿನ
ಅಸರಾಧಕ್ಕೆ ಎಂದು ಪ್ರಾಯಶ್ಚಿತ್ತ, ನೀನು ಈಗ ನನ್ನ ಬಂದಿ, ದಿವಾನರಿಗೆ ವಿಷ
ಕುಡಿಸಿದಂತೆ ನಿನಗೆ ಈಗ ನಾನು ವಿಷ ಕುಡಿಸುತ್ತಿದ್ದೆ ವಿಷ ಕುಡಿಸಿದರೆ ಬೇಗ
ಸಾಯುತ್ತಿ ! ನೀನು ಉಪವಾಸ ಬಿದ್ದು ಕತ್ತಲೆಯ ಕೋಣೆಯಲ್ಲಿ ಸಾಯಬೇಕು.
ಅಲ್ಲಿಯೇ ನಿಲ್ಲು, ಹೆಜ್ಜೆಯನ್ನು ಮುಂದಿಟ್ಟರೆ, ಈ ಕ್ಷಣವೇ ಸಾಯುವಿ, ಎಂದು ಗದರಿಸಿ
ದಳು

ಇಮಾಮನನ್ನು ಕರೆದಳು.

ಇಮಾಮನು ಬಂದು ಸಲಾಂ ಮಾಡಿದನು.

ಇವರು ಸುಲ್ತಾನರವರ ಪರಮಮಿತ್ರರು, ಇವರನ್ನು ನೆಲಮಾಳಿಗೆಯಲ್ಲಿ ಕತ್ತಲು
ಕೋಣೆಯಲ್ಲಿಡಿಸು !

ಹುಚ್ಚಿ ! ನಿನ್ನನ್ನು ಬಿಡುತ್ತಿದ್ದೆ. ಈಗ ನಿನ್ನನ್ನು ಬಿಡುವಂತಿಲ್ಲ. ಈಗ ನೀನು
ಬಂದೀಖಾನೆಯಲ್ಲಿರಬೇಕು.

ಇಮಾಮನು ಇಬ್ಬರನ್ನೂ ನೆಲಮಾಳಿಗೆಯಲ್ಲಿ ಬಂದೀಖಾನೆಯಲ್ಲಿಟ್ಟನು.

ಘಾತಿಮಳು ಅತ್ಯಂತ ಸಂತೋಷದಿಂದ. ಈ ಘಾತಿಯು ನನ್ನ ಮೇಲಿನ ಮೋಹ

ದಿಂದ ದಿನಾನರವರಿಗೆ ಮೃತ್ಯುವಾದ ಇಂದು ಅದೇ ಮೋಹದಿಂದ ಬಂದು ಅಗ್ನಿಯಲ್ಲಿ ಧುಮುಕಿದ ಅಂದಿನ ಮೃದು ಹೃದಯವು ಇಂದು ನನಗಿಲ್ಲ ಇಂದು ವಜ್ರಹೃದಯ ಹೀಗೆಯೇ ಒಂದಾನೊಂದು ದಿನ ಸುಲ್ತಾನರನ್ನು ಕಟ್ಟಿ ತರಿಸುತ್ತೇನೆ ಅಲ್ಲಿಗೆ ನನ್ನ ಹಠವು ಪೂರೈಸುತ್ತದೆ ಎಂದುಕೊಂಡಳು

ಘಾತಿಮಾಬೇಗಂಗಳು ಕೊಡಗಿನ ವಿದ್ಯಮಾನಗಳನ್ನೆಲ್ಲಾ ವಿವರವಾಗಿ ಬರೆದು ನಗರಕ್ಕೆ ದಾಲತ್‌ರಾಣಿಯವರಿಗೆ ಕಳುಹಿಸಿದಳು. ಇನಾಮನು ಈ ಕಾಗದವನ್ನು ತೆಗೆದುಕೊಂಡು ನಗರಕ್ಕೆ ಪ್ರಯಾಣ ಮಾಡಿದನು ನಗರಕ್ಕೆ ಕೊಡಗಿನ ಸಮಾಚಾರವೆಲ್ಲವೂ ಗೊತ್ತಾಗಿದ್ದಿತು ಸುಲ್ತಾನರು ಕೊಡಗಿನ ಮೇಲೆ ದಂಡೆತ್ತಿ ಹೊರಟಿದ್ದಾರೆಂಬ ಸುದ್ದಿಯೂ ಬಂದಿದ್ದಿತು ಇನಾಮನು ನಗರಕ್ಕೆ ತಲಪಿ ಸೋನಾಮಹಲಿನಲ್ಲಿ ದಾಲತ್‌ರಾಣಿಯವರ ಭೇಟಿ ಮಾಡಿದನು ಘಾತಿಮಾಬೇಗಂವರ ಪತ್ರವನ್ನು ಅರ್ಪಿಸಿದನು ದಾಲತ್‌ರಾಣಿಯವರು ಮಹಲಿನೊಳಕ್ಕೆ ಹೋಗಿ ರಾಧಾರಾಣಿಯವರನ್ನು ಕರೆದು ಆ ಪತ್ರವನ್ನು ತೋರಿಸಿದಳು ಇಬ್ಬರೂ ಆ ಪತ್ರವನ್ನು ಓದಿ ನಕ್ಕರು

“ಮಹಾರಾಣಿಯವರೇ !

ನಾನು ಕೊಡಗಿನಲ್ಲಿರುವುದು ತಮಗೆ ತಿಳಿದೇ ಇದೆ ಈಗ ಈ ಕೊಡಗಿಗೆ ಮಹದಾಪತ್ತು ಬಂದಿದೆ. ಸುಲ್ತಾನರು ನಾನಿಲ್ಲಿರುವುದನ್ನು ತಿಳಿದು, ನನ್ನನ್ನು ಹಿಡಿಸಿ ಕಳುಹಿಸಬೇಕೆಂದು ಕೊಡಗಿನ ರಾಜರಿಗೆ ಅಪ್ಪಣೆಯನ್ನು ಕಳುಹಿಸಿದರು ಶರಣಾಗತರಾದವರನ್ನು ಬಿಟ್ಟುಕೊಡುವುದಿಲ್ಲವೆಂದು ರಾಜರು ಸುಲ್ತಾನರಿಗೆ ಪ್ರತ್ಯುತ್ತರ ಬರೆಸಿದರು. ಈಗ ಕೊಡಗಿಗೂ ಸುಲ್ತಾನರವರಿಗೂ ಮಹಾಯುದ್ಧವು ಸನ್ನಿಹಿತವಾಗಿದೆ ಈ ದೇಶದ ಜನರು ಸುಲ್ತಾನರ ಮೇಲೆ ಬದ್ಧದ್ವೇಷವುಳ್ಳವರಾಗಿದ್ದಾರೆ ಅವರವರು ಯುದ್ಧ ಮಾಡಿದರೆ ನನಗೇನು ? ಇಲ್ಲಿಂದ ಬಿಟ್ಟು ಎಲ್ಲಿಗೋ ಹೊರಟುಹೋಗುತ್ತಿದ್ದ ನನ್ನ ಕಾರಣವಾಗಿಯೇ ಯುದ್ಧವಾಗುವುದರಿಂದ ನಾನು ಹಾಗೆ ತಪ್ಪಿಸಿಕೊಂಡು ಹೋಗುವಂತಿಲ್ಲ ಇತ್ತೀಚೆಗೆ ಒಂದು ಅಶ್ವರ್ಯಕರವಾದ ಸಮಾಚಾರವು ಖಚಿತವಾಗಿ ತಿಳಿದುಬಂದಿದೆ. ಸುಲ್ತಾನರು ನನ್ನಲ್ಲಿ ಮೋಹಗೊಂಡು ಮದುವೆಯಾಗಬೇಕೆಂದಿದ್ದಾರೆಂದು ನನಗೆ ಹೇಳಿಕಳಿಸಿದ್ದಾರೆ ನನ್ನ ಹೃದಯದಲ್ಲಿ ಸುಲ್ತಾನರ ಮೇಲಿನ ದ್ವೇಷವು ಉರಿಯುತ್ತಲಿದೆ. ನಾನು ಅವರನ್ನು ಹೇಗೆ ಮದುವೆಯಾಗುವುದು ? ಯಾವುದೋ ಕಾರಣದಿಂದ ದಿವಾನ್‌ರವರನ್ನು ಕೊಲ್ಲಿಸಿ, ಅವರ ಧರ್ಮಪತ್ನಿಯನ್ನು ಸುಲ್ತಾನರು ಮದುವೆಯಾದರೆ ಅವರಿಗೆ ಎಂಥಾ ಅಪಖ್ಯಾತಿ ಅದರಿಂದ ಮೈಸೂರು ರಾಜ್ಯಕ್ಕೆಷ್ಟು ಅಪಘಾತ ಈ ಅವಗಡದಿಂದ ತಾವು, ರಾಧಾರಾಣಿಯವರು ನೀನಿಬ್ಬರು ಮಾತ್ರ ನನ್ನನ್ನು ಉದ್ಧಾರ ಮಾಡಬಲ್ಲರಿ. ನಾನು ನನ್ನ ಮಾನಕ್ಕೆ ಭಂಗ

ಬರುವ ಸಂದರ್ಭವು ಬಂದರೆ ವಿಷಪಾನ ಮಾಡಿ ಪ್ರಾಣಬಿಡುವೆನು. ಇದೇ ತಮಗೆ ಅಂತ್ಯ ಪ್ರಣಾಮಗಳು”

ಈ ಸತ್ರವನ್ನು ಓದಿ ದೌಲತ್ ಮತ್ತು ರಾಧಾರಾಣಿಯವರು ಮಾತನಾಡಿ ಕೊಂಡರು ಇದೆಂತಹ ಪ್ರಮಾದ ಈ ಬೇಗಂ ಸಾಹೇಬಳು ನಾವೆಷ್ಟು ಹೇಳಿ ದರೂ ನಗರವನ್ನು ಬಿಟ್ಟು ಹೋದಳು ಇಂತಹ ಅಸತ್ತನ್ನು ತಂದುಕೊಂಡಳು. ಆದರೆ, ಸುಲ್ತಾನ್‌ರವರು ದಿವಾನ್ ಸತ್ತಿಯನ್ನು ಮದುವೆಯಾಗುವುದೆಂದರೇನು ? ಇದಕ್ಕಾಗಿ ಕೊಡಗಿನ ಮೇಲೆ ಯುದ್ಧಕ್ಕೆ ಹೋಗುವುದೆಂದರೇನು ? ಹೀಗೆ ಇಬ್ಬರೂ ಮಾತನಾಡಿಕೊಂಡರು ಇಷ್ಟು ಮಾತು ಕಥೆಗಳಾದ ಮೇಲೆ ಅವರಿಬ್ಬರೂ ಕೊಡಗಿಗೆ ಹೋಗಬೇಕೆಂದೂ, ಈ ಯುದ್ಧವನ್ನು ತಪ್ಪಿಸಬೇಕೆಂದೂ, ಬೇಗಂಸಾಹೇಬಳ ಮಾನ ಸಂರಕ್ಷಣೆ ಮಾಡಬೇಕೆಂದೂ, ನಿಶ್ಚಯಿಸಿದರು ಇನಾಮನನ್ನು ಕರೆಸಿ— ‘ಬೇಗಂಸಾಹೇಬರಿಗೆ ತಿಳಿಸು. ದೌಲತ್ ರಾಣಿಯವರು ಕೊಡಗಿಗೆ ಬರುತ್ತಾರೆ ಅವರು ಈ ಯುದ್ಧವನ್ನು ತಪ್ಪಿಸುತ್ತಾರೆ’ ಎಂದು ಹೇಳಿಕಳುಹಿಸಿದರು. ಇನಾಮನು ಆ ದಿನ ಅಲ್ಲಿಂದ ಪ್ರಯಾಣ ಮಾಡಿದನು

ದೌಲತ್ ರಾಣಿಯವರೂ, ರಾಧಾರಾಣಿಯವರೂ ಮಿತಪರಿವಾರದೊಂದಿಗೆ ಕೊಡಗಿಗೆ ಹೊರಟರು ಆ ಯುದ್ಧಸಮಯದಲ್ಲಿ ದೌಲತ್ ರಾಣಿಯವರೂ ರಾಧಾರಾಣಿಯವರೂ ಕೊಡಗಿನಲ್ಲಿ ಎಲ್ಲಿರಬೇಕು ? ಅವರುಗಳು ಕಾಳೇಶ್ವರಕ್ಷೇತ್ರಕ್ಕೆ ಹೋಗಿ ತಲಸಿದರು ಅಲ್ಲಿ ತ್ರಿಯಂಬಕಭಟ್ಟನನ್ನು ಭೇಟಿಮಾಡಿ ಅವನಿಗೆ ತಮ್ಮ ಪೂರ್ವೋತ್ತರಗಳನ್ನೆಲ್ಲಾ ಯಥೋಚಿತವಾಗಿ ತಿಳಿಸಿದರು ತಾವು ಕೊಡಗಿನ ರಾಜರಿಗೂ ಸುಲ್ತಾನರಿಗೂ ರಾಜೀ ಮಾಡಿಸಲು ಬಂದವರೆಂದೂ, ತಮಗೆ ಸಹಾಯ ಮಾಡಬೇಕೆಂದೂ ಪ್ರಾರ್ಥಿಸಿದರು. ಮಹಂತನಿಗೆ ಬಹಳ ಸಂತೋಷವಾಯಿತು. ಅವನಿಗೂ ಸಂಧಿಯಾಗಬೇಕೆಂಬ ಬಲವತ್ತರವಾದ ಅಭಿನಿವೇಶನವಿತ್ತು. ಅವನು ತನ್ನ ಕೈಲಾದ ಸಹಾಯವನ್ನೆಲ್ಲಾ ಮಾಡುವುದಾಗಿ ಭರವಸೆ ಇತ್ತನು ಜಂಗಮವಾಡಿಯಲ್ಲಿಯೇ ಆ ರಾಣಿಯವರುಗಳಿಗೂ, ಅವರ ಪರಿವಾರದವರಿಗೂ ವಸತಿಗೆ ಸ್ಥಳವನ್ನು ಮಾಡಿ ಕೊಟ್ಟನು. ರಾಣಿಯವರಿಬ್ಬರೂ ಕೊಡಗಿನಲ್ಲಿ ಅಲ್ಲಲ್ಲಿ ಸಂಚಾರ ಮಾಡಲು ಆರಂಭಿಸಿದರು. ಕೊಡಗರ ಉತ್ಸಾಹವು ಬಹಳವಾಗಿದೆಯೆಂದೂ, ಕೊಡಗಿನವರು ಸುಲ್ತಾನರೊಡನೆ ಸರಿಜೋಡಿ ಯುದ್ಧ ಮಾಡಬಲ್ಲರೆಂದೂ ತಿಳಿದುಕೊಂಡರು ಕೊಡಗಿನಲ್ಲಿ ಯುದ್ಧವೂ ಬಹಳ ಬಿರುಸಾಗಿ ನಡೆಯುತ್ತಿದೆಯೆಂದು ಗೊತ್ತಾಯಿತು ರಾಜರ ಗೂಢಚಾರರು ನಗರದಿಂದ ಯಾರೋ ಇಬ್ಬರು ರಾಣಿಯವರು ಬಂದು ಕಾಳೇಶ್ವರದಲ್ಲಿ ಇಳಿದಿದ್ದಾರೆಂದೂ, ಇವರು ಸುಲ್ತಾನರ ಕಡೆಯವರೆಂದೂ ಕಂಡುಹಿಡಿದು ರಾಜರಿಗೆ ತಿಳಿಸಿ

ದರು. ಈ ಸಮಾಚಾರವು ಬೇಗಂಸಾಹೇಬಳಿಗೂ ತಿಳಿಯಿತು. ಬೇಗಂಸಾಹೇಬಳು ಲಗುಬಗೆಯಿಂದ ಕಾಳೇಶ್ವರಕ್ಕೆ ಬಂದು ರಾಣಿಯವರ ಭೇಟಿ ಮಾಡಿದಳು

ಬೇಗಂಸಾಹೇಬಳ ಯೋಗಕ್ಷೇಮವನ್ನೆಲ್ಲಾ ಯಥಾಯೋಗ್ಯವಾಗಿ ವಿಚಾರಿಸಿದರು

ರಾಧಾರಾಣಿಯು—ಬೇಗಂಸಾಹೇಬ್ ! ತಮ್ಮ ಕಾಗದದಂತೆ ನಾವು ಬಂದಿದ್ದೇವೆ. ತಾವು ಭಯಪಡಬೇಕಾದ ಅಗತ್ಯವಿಲ್ಲ.

ಬೇಗಂ—ರಾಣಿಯವರೇ, ಈಗ ನನಗೆ ಧೈರ್ಯ ಬಂತು

ರಾಧಾ— ಇಲ್ಲಿನ ಸಮಾಚಾರಗಳನ್ನು ನೋಡಿದರೆ ನಿಮಗೆ ಭಯವೇ ಇರುವಂತೆ ತೋರುವುದಿಲ್ಲ ನೀವು ಸರ್ವಸ್ವತಂತ್ರರಾಗಿದ್ದೀರಿ

ಬೇಗಂ—ಭಯವಿಲ್ಲದೇ ಏನು ? ರಾಣಿಯವರೇ ! ಸುಲ್ತಾನರವರು ಅಪಾರ ಸೈನ್ಯದೊಂದಿಗೆ ಬಂದಿದ್ದಾರೆ ನನ್ನನ್ನು ಹಿಡಿಯುವುದಕ್ಕೇ ಬಂದಿದ್ದಾರೆಂದು ಸುದ್ದಿಯು ಬಂದಿದೆ.

ರಾಧಾ— ನೀವು ಇಲ್ಲಿ ಮಹಾರಾಣಿಯಾಗಿದ್ದೀರೆಂದು ಬಲವಾಗಿ ವರ್ತಮಾನವಿದೆ ಎಂದು ನಕ್ಕಳು

ಬೇಗಂ—(ಅಳುತ್ತಾ) ರಾಣಿಯವರೇ ! ಅದು ಸುಲ್ತಾನರವರು ನನ್ನ ಮೇಲೆ ತುಘಾನು ಎಬ್ಬಿಸಿದ್ದಾರೆ. ಈ ಕೊಡಗಿನ ರಾಜನು ನನ್ನನ್ನು ಸೆರೆಯಲ್ಲಿಟ್ಟಿದ್ದ. ಸುಲ್ತಾನರು ಯುದ್ಧಕ್ಕೆ ಬಂದಮೇಲೆ ಭಯದಿಂದ ನನ್ನನ್ನು ಬಿಡುಗಡೆ ಮಾಡಿದನು. ನಾನು ಈ ರಾಜನನ್ನು ಮದುವೆಯಾಗಿದ್ದೇನೆಂಬ ಅಪವಾದವನ್ನು ಸುಲ್ತಾನರ ಕಡೆಯವರು ದೇಶದಲ್ಲೆಲ್ಲಾ ಹಬ್ಬಿಸಿದ್ದಾರೆ ತಾವು ನನ್ನನ್ನು ಉದ್ಧಾರ ಮಾಡಬೇಕು.

ದೌಲತ್—ಬೇಗಂಸಾಹೇಬ್ ! ಅಂತಹ ಅಪವಾದಗಳಿಗೆ ಭಯಪಡುವ ಕಾರಣವಿಲ್ಲ. ನೀವು ನಮ್ಮ ಜೊತೆಯಲ್ಲಿರಿ ಸುಲ್ತಾನರು ನಿಮ್ಮನ್ನು ಏನೂ ಮಾಡಲಾರರು.

ಬೇಗಂ—ದೌಲತ್ ರಾಣಿಯವರೇ, ತಮ್ಮಷ್ಟು ಧೈರ್ಯಪರಾಕ್ರಮಗಳು ನನಗಿಲ್ಲ. ಸುಲ್ತಾನರು ಈ ಕಾಳೇಶ್ವರವನ್ನು ಧ್ವಂಸಮಾಡುತ್ತಾರೆಂದು ವದಂತಿಯು ಹರಡಿದೆ. ಈ ಸ್ಥಳದಲ್ಲಿ ನಾನು ಇರಲಾರೆ. ನನ್ನ ವಾಸಸ್ಥಳಕ್ಕೆ ತಮ್ಮ ಸವಾರಿಯು ಬಿಜಯಮಾಡಿದರೆ ಧನ್ಯಳಾಗುತ್ತೇನೆ

ದೌಲತ್—ಇಲ್ಲ! ಬೇಗಂಸಾಹೇಬ್, ಸುಲ್ತಾನರು ಈ ಕಾಳೇಶ್ವರ ಕ್ಷೇತ್ರದ ಮೇಲೆ ಧಾಳಿ ನಡೆಸುವುದಾದರೆ ನಾವು ಇಲ್ಲಿಯೇ ಇರಬೇಕು. ರಾಧಾರಾಣಿಯವರ ಸಮಕ್ಷಮ ಸುಲ್ತಾನರು ಈ ಕ್ಷೇತ್ರಕ್ಕೆ ಕಾಲಿಡಲು ಅವರಿಗಷ್ಟು ಧೈರ್ಯ ಬೇಕು. ಆಗ

ಸುಲ್ತಾನರು ರಾಧಾರಾಣಿಯವರೊಡನೆ ಪ್ರತ್ಯಕ್ಷ ನಿಂತು ಧುಮದ್ಧ ಮಾಡಬೀಳಾಗುತ್ತದೆ. ಒಳ್ಳೆಯದು ! ನೀವು ಇಲ್ಲಿರಲು ಭಯಪಡುವುದಾದರೆ ನಿಮ್ಮ ಆವಾಸದಲ್ಲಿಯೇ ಇರಿ. ನಿಮ್ಮ ರಕ್ಷಣೆಯು ನಮಗೆ ಸೇರಿದ್ದು ಘಾತಿಮಳು ಸಂತೋಷಪಟ್ಟುಕೊಂಡು ಆವಾಸಕ್ಕೆ ತೆರಳಿದಳು

ಘಾತಿಮಳು ತನ್ನ ಆವಾಸಕ್ಕೆ ಸೇರಿದ ಸ್ವಲ್ಪ ಹೊತ್ತಿನಲ್ಲಿಯೇ ಇಮಾಮನು ಕುದುರೆಯನ್ನು ಓಡಿಸಿಕೊಂಡು ಬಂದು ಬಹಳ ಆತುರದಿಂದ ಬೇಗಂಸಾಹೇಬಳ ಭೇಟಿ ಮಾಡಿದನು ಅವನು—ಬೇಗಂಸಾಹೇಬ್ ! ಪ್ರಮಾದವು ಸನ್ನಿಹಿತವಾಗಿದೆ ದೌಲತ್ ರಾಣಿಯವರೂ, ರಾಧಾರಾಣಿಯವರೂ ಕಾಳೇಶ್ವರದಲ್ಲಿದ್ದಾರೆಂದು ಕೊಡಗಿನ ರಾಜರಿಗೆ ತಿಳಿಯಿತು. ಅವರು ಆ ಇಬ್ಬರು ರಾಣಿಯವರೂ ಸುಲ್ತಾನರ ಕಡೆಯವರೆಂದೂ, ಅವರನ್ನು ಇಂದಿನ ರಾತ್ರಿಯೇ ಸೆರೆಹಿಡಿಯಬೇಕೆಂದೂ ರಾಜರು ಏರ್ಪಾಡು ಮಾಡಿದ್ದಾರೆ ಪ್ರಮಾದ ! ಪ್ರಮಾದ ! ಎಂದು ಹೇಳಿದನು

ಘಾತಿಮಳು ಭಯಪಡಲಿಲ್ಲ ! ಅವಳು ಆ ದಿನವೇ ಬಂದು ದರ್ಶನ ಕೊಡಬೇಕೆಂದು ರಾಜರಿಗೆ ದೂತರ ಮುಖಾಂತರ ಹೇಳಿ ಕಳುಹಿಸಿದಳು

ಈ ವಾರ್ತೆಯನ್ನು ಕೇಳಿ ರಾಜರಿಗೆ ಆಶ್ಚರ್ಯವಾಯಿತು. ಘಾತಿಮಾಬೇಗಂ ರವರನ್ನು ಮೊದಲು ಎಲ್ಲಿ ನೋಡಿದನೋ ಇಂದು ಅದೇ ಸ್ಥಳದಲ್ಲಿ ಅವರು ಭೇಟಿಗೆ ಹೇಳಿಕಳುಹಿಸಿದ್ದಾರೆ ಸಹಸ್ರ ಸಹಸ್ರ ಮುಖವಾಗಿ ಅವನ ಆಶಾಕಲ್ಪನೆಗಳು ಮೂಡಿದವು ಎಷ್ಟೋ ದಿನಗಳಿಂದ ಕಾದಿದ್ದ ಇಷ್ಟಾರ್ಥವು ಇಂದು ಪೂರೈಸುತ್ತದೆಂದು ಕೊಂಡನು ಘಾತಿಮಳ ಅನುಗ್ರಹವು ಇಂದು ತನ್ನ ಮೇಲೆ ಸಂಪೂರ್ಣವಾಗಿ ಆಗಿದೆ ಯೆಂದು ನಿಶ್ಚಯಿಸಿದನು ಸಂಧ್ಯಾಕಾಲಕ್ಕೆ ಸರಿಯಾಗಿ ಆ ಸ್ಥಳಕ್ಕೆ ಬಂದು ಸೇರಿದನು. ತಲೆಬಾಗಲಿನಲ್ಲಿ ಇಮಾಮನು ನಿಂತಿದ್ದನು ರಾಜರಿಗೆ ಬಗ್ಗಿ ಸಲಾಂ ಮಾಡಿ ಒಳಗಡೆ ದಾರಿಯನ್ನು ತೋರಿಸಿದನು ಹೊರಗಿನ ಹಜಾರದಲ್ಲಿ ಮಾಲತಿಯು ನಿಂತಿದ್ದಳು. ಅವಳು ಆ ರಾಜನನ್ನು ಹೆಣ್ಣು ಸಿಂಹದಂತೆ ಬಿರುಗಣ್ಣಿನಿಂದ ನೋಡುತ್ತಿದ್ದಳು. ರಾಜನು ಅಪ್ರತಿಭನಾಗಿ ಅವಳ ಕಣ್ಣುಗಳನ್ನು ನೋಡಿದನು ಆ ತೇಜೋವಿರಾಜ ಮಾನವಾದ ಮುಖಪದ್ಮವನ್ನು ನೋಡಿದನು ಚಿನ್ನದ ಪ್ರತಿಮೆಯಂತಿರುವ ಆ ಶರೀರವನ್ನು ನೋಡಿದನು ಆ ಕಪ್ಪನೆಯ ಕೇಶಪಾಶವನ್ನು ಕಂಡನು ಆ ರೂಪರಾಶಿಯನ್ನು ಗೈರಿಕವಸನವು ಬೆಳಗುತ್ತಿತ್ತು ಹಣೆಯಲ್ಲಿ ವಿಭೂತಿಯನ್ನು ನೋಡಿದನು ಅವಳನ್ನು ನೋಡುತ್ತ ರಾಜನು ಮೈಮರೆತು, ಆ ಹಜಾರದಲ್ಲಿಯೇ ಸ್ತಬ್ಧನಾಗಿ ನಿಂತನು ಇವಳಾರು ? ಎಲ್ಲಿಂದ ಬಂದಳು ? ಎಂದುಕೊಂಡನು ಮಹಡಿಯ ಮೇಲಿನಿಂದ ಘಾತಿಮಾ ಬೇಗಂರವರು ಮೆಟ್ಟಿಲುಗಳನ್ನು ಇಳಿಯುತ್ತಿರುವ ಕಾಲುಸರದ ಸದ್ದು ಕೇಳಿಸಿತು. ರಾಜನು ಎಚ್ಚಿತ್ತು, ಮುಂದೆ ಹೆಜ್ಜೆಯನ್ನು ಇಡುತ್ತಿದ್ದನು. . ಹಿಂದೆ ಹಿಂದೆ ತಿರುಗಿ

ನೋಡುತ್ತ ಮಹಡಿಯ ಮೆಟ್ಟಿಲುಗಳ ಹತ್ತಿರ ಹೋಗಿ ಮೆಟ್ಟಿಲುಗಳನ್ನು ನಿಧಾನವಾಗಿ ಹತ್ತಿದನು ಮಾಲತಿಯು ಕಲ್ಲುಪ್ರತಿಮೆಯಂತೆ ನಿಂತು ಅದೇ ಬಿರುಗಣ್ಣಿನಿಂದ ರಾಜನನ್ನು ನೋಡುತ್ತಿದ್ದಳು ರಾಜನು ಕಣ್ಣುಮರೆಯಾಗಿ ಮೇಲಿನ ಹಜಾರಕ್ಕೆ ಹೊರಟು ಹೋದನು

ರಾಜನು ಮಹಡಿಯ ಮೇಲಿನ ಹಜಾರದಲ್ಲಿ ಘಾತಿಮಾಬೇಗಂರವರನ್ನು ಕಂಡನು ರಾಜನು ಬೇಗಂರವರ ದಿವ್ಯವಾದ ಪ್ರಸನ್ನ ಮುದ್ರೆಯನ್ನು ನೋಡಿದನು ಘಾತಿಮಳು ಕೇಸರೀಬಣ್ಣದ ತೆಳುವಾದ ಸೀರೆಯನ್ನು ಟ್ಟಿದ್ದಳು ಕಾವಿಯ ಬಣ್ಣದ ಮೇಲುಡುಪನ್ನು ಹೊದಿದ್ದಳು ಕಲಾಪತ್ತಿನ ಬಿಳಿಯ ಕಂಚುಕವನ್ನು ಧರಿಸಿದ್ದಳು ಕಿವಿಯಲ್ಲಿ ದೊಡ್ಡ ಮುತ್ತಿನ ಲೋಲಕವು ಪ್ರಕಾಶಿಸುತ್ತಿತ್ತು ಕೊರಳಲ್ಲಿ ಮುಕ್ತಾಹಾರ ಕೈಗಳಲ್ಲಿ ದಾಳಿಂಬೆಯ ಬೀಜಗಳಂತೆ ರಕ್ತವರ್ಣವನ್ನು ಕಾರುತ್ತಿರುವ ಕೈ ಬಳೆಗಳು ನಡುವಿನಲ್ಲಿ ಬಿಗಿಯಾಗಿ ಕಟ್ಟಿದ ವಜ್ರದ ನಡುಕಟ್ಟು ಕಾಲಿನಲ್ಲಿ ಚಿನ್ನದ ಸರಪಳಿ ಬೆರಳುಗಳಲ್ಲಿ ದೊಡ್ಡ ಪಚ್ಚಿಯುಂಗುರ ರಾಜನು ನೋಡಿ ನೋಡಿ ದಣಿಯದೇ ಹೋದನು ಇದೆಂತಹ ಮೋಹಿನಿಯ ರೂಪ ಎಂತಹ ಮನೋಹರ ಸೌಭಾಗ್ಯ. ಈ ಘಾತಿಮಳು ಇಂತಹ ಜಗನ್ನೋಹಿನಿಯಲ್ಲದಿದ್ದರೆ, ಆ ಸುಲ್ತಾನನು ಇಷ್ಟು ಸೈನ್ಯ ಸನ್ನಾಹದಿಂದ ಈ ಕೊಡಗಿಗೆ ಬರುತ್ತಿದ್ದನೆ

ಈ ಮನೋಹರವಾದ ವನಮಧ್ಯದಲ್ಲಿ, ಈ ಪ್ರಕಾಶಮಾನವಾದ ಸೌಧದಲ್ಲಿ, ಈ ಮೋಹಿನಿಯ ಸಾನ್ನಿಧ್ಯದಲ್ಲಿ ನಾನು ಇಂದು ಸ್ವರ್ಗದಲ್ಲಿದ್ದೇನೆ ಎಂದುಕೊಂಡನು ಬೇಗಂಸಾಹೇಬಳು ರಾಜನನ್ನು ಆದರದಿಂದ ಆಸನದಲ್ಲಿ ಕುಳ್ಳಿರಿಸಿದಳು ರಾಜನು. ದೇವಿಯವರೇ ! ಇಂದು ನನ್ನನ್ನು ಕರೆಕಳಿಸಿದ ಅತಿಶಯವೇನು ?

ಬೇಗಂಸಾಹೇಬಳು ಮಂದಹಾಸವನ್ನು ಬೀರುತ್ತಾ—ರಾಜರವರೇ ! ಯಾರೋ ಇಬ್ಬರು ರಾಣಿಯವರು ಕೊಡಗಿಗೆ ಬಂದಿದ್ದಾರೆಂದು ಸಮಾಚಾರವನ್ನು ಕೇಳಿದೆ ಅವರ ವಿಷಯದಲ್ಲಿ ತಮ್ಮ ಅಭಿನಿವೇಶವು ಹೇಗಿದೆಯೋ ತಿಳಿದುಕೊಳ್ಳೋಣವೆಂದು ತಮ್ಮ ಭೇಟಿಯನ್ನು ಪ್ರಾರ್ಥಿಸಿದೆ

ರಾಜ—ಬೇಗಂರವರೇ ! ನಮಗೆ ಆ ಸಮಾಚಾರವು ಈ ದಿನ ಪ್ರಾತಃಕಾಲದಲ್ಲಿ ತಿಳಿಯಿತು ಅವರ ಆಗಮನವು ಆಶ್ಚರ್ಯವನ್ನುಂಟುಮಾಡಿದೆ ಅವರುಗಳು ನಗರದ ರಾಣಿಯವರಂತೆ ತಮಗೆ ಅವರ ಪರಿಚಯವಿರಲೇಬೇಕು

ಬೇಗಂ—ಹೌದು ! ಅವರಿಬ್ಬರನ್ನೂ ನಾನು ಜಿನ್ನಾಗಿ ಬಲ್ಲೆ ಒಬ್ಬರ ಹೆಸರು ದೌಲತ್‌ರಾಣಿ, ಮತ್ತೊಬ್ಬರ ಹೆಸರು ರಾಧಾರಾಣಿ ನಾನು ಕೆಲವು ಕಾಲ ಅವರ ರಕ್ಷಣೆಯಲ್ಲಿದ್ದೆ.

ರಾಜ—ಅವರಿಬ್ಬರೂ ಸುಲ್ತಾನರ ಕಡೆಯವರೆಂದು ಕೇಳಿದ್ದೇನೆ.

ಬೇಗಂ—ಹೌದು ! ಇಬ್ಬರೂ ಸುಲ್ತಾನರ ಕಡೆಯವರು. ನಗರದ ಯುದ್ಧದಲ್ಲಿ ಅವರಿಂದಲೇ ಸುಲ್ತಾನರು ಬದುಕಿಕೊಂಡರು ಇಲ್ಲದಿದ್ದರೆ, ಇಯಜ್‌ಖಾನರು ಆ ಸುಲ್ತಾನರ ತಲೆಯನ್ನು ಅಂದೇ ಹಾರಿಸುತ್ತಿದ್ದರು

ರಾಜ—ತಾವು ಅವರೊಡನೆ ಇದ್ದು ಅವರನ್ನು ತ್ಯಜಿಸಿ ಬಂದುದೇಕೆ ?

ಬೇಗಂ—ನಾನು ಸುಲ್ತಾನರ ಪರಮದ್ವೇಷಿ ಅವರು ಸುಲ್ತಾನರ ಪ್ರಿಯಬಂಧುಗಳು ಆದ್ದರಿಂದಲೇ ಅವರ ಸಾನ್ನಿಧ್ಯವನ್ನು ತೊರೆದು ಬಂದೆ

ರಾಜ—ನಮ್ಮ ಗೂಢಚಾರರು ಅವರು ಸುಲ್ತಾನರ ಕಡೆಯವರೆಂದು ಸುದ್ದಿ ತಂದರು ತಮ್ಮ ಮಾತುಗಳಿಂದ ಅದು ನಿಜವಾದಂತಾಯಿತು.

ಬೇಗಂ—ತಾವು ಅವರನ್ನು ಏನು ಮಾಡಬೇಕೆಂದಿದ್ದೀರಿ ?

ರಾಜ—ಇಂಥಾ ಯುದ್ಧ ಸಂದರ್ಭದಲ್ಲಿ ಸುಲ್ತಾನರ ಕಡೆಯವರು ನಮ್ಮ ರಾಜ್ಯಕ್ಕೆ ಬಂದರೆ, ನಾವು ಅವರನ್ನು ಸ್ವತಂತ್ರರಾಗಿರಲು ಬಿಡುವುದೆಂತು ? ಅವರನ್ನು ಹಿಡಿದು ಬಂಧನದಲ್ಲಿಡಲೇ ಬೇಕು

ಬೇಗಂ—ರಾಜರೇ ! ತಾವು ಪರಾಕ್ರಮಶಾಲಿಗಳೇನೋ ನಿಜ ಆದರೆ, ರಾಣಿಯವರನ್ನು ಹಿಡಿಯುವುದು ಸುಲಭವಲ್ಲ. ಈ ಯುದ್ಧಕಾಲದಲ್ಲಿ ಸೈನ್ಯವಿಲ್ಲದೇ ಧೈರ್ಯವಾಗಿ ಅವರು ನಿಮ್ಮ ರಾಜ್ಯಕ್ಕೆ ಬರಬೇಕಾದರೆ, ಅವರಿಗೆಷ್ಟು ಧೈರ್ಯವಿದೆ ಯೆಂಬುದನ್ನು ತಿಳಿದುಕೊಳ್ಳಿರಿ !

ರಾಜ—ಅವರಿಗೆ ಅಂತಹ ರಕ್ಷಣೆ ಏನಿದೆ ? ಕಾಳೇಶ್ವರದಲ್ಲಿ ಯಾತ್ರಿಕರಂತೆ ಬಂದು ಇಳಿದಿದ್ದಾರೆ

ಬೇಗಂ—ಅವರಿಗೆ ನಿಮ್ಮ ಭಯವಿದ್ದರೆ, ರಕ್ಷಣೆಯು ಬೇಕೆಂದು ಬಗ್ಗಿದಿದ್ದರೆ ಅವರು ಸುಲ್ತಾನರ ಶಿಬಿರದಲ್ಲಿಯೇ ಇಳಿಯುತ್ತಿದ್ದರು ತಮ್ಮ ರಾಜ್ಯಕ್ಕೆ ಏಕೆ ಬಂದು ಈ ಕ್ಷೇತ್ರದಲ್ಲಿ ಯಾತ್ರಿಕರಂತೆ ಇಳಿಯುತ್ತಿದ್ದರು

ರಾಜ—ಬೇಗಂಸಾಹೇಬ್ ! ನನಗೊಂದೂ ತೋರುವುದಿಲ್ಲ ಅವರು ಸುಲ್ತಾನರ ಕಡೆಯವರೆಂದು ತಾವೇ ಹೇಳುತ್ತೀರಿ ಅವರನ್ನು ನಾವು ಹಿಡಿಯಲೇ ಬೇಕು

ಬೇಗಂ—ರಾಜರೇ ! ಅವರು ನನ್ನ ಪ್ರಾರ್ಥನೆಯಂತೆ ಇಲ್ಲಿಗೆ ಬಂದಿದ್ದಾರೆ. ನಿಮ್ಮಿಂದ ಅವರಿಗೆ ಯಾವ ತೊಂದರೆಯೂ ಸಂಭವಿಸಕೂಡದೆಂದು ತಮ್ಮಲ್ಲಿ ಪ್ರಾರ್ಥನೆ ಮಾಡುವುದಕ್ಕಾಗಿಯೇ ತಮ್ಮನ್ನು ಇಲ್ಲಿಗೆ ಕರೆಸಿದ್ದೀನೆ.

ರಾಜ—ದೇವಿಯವರೇ, ಇದಕ್ಕೆ ಇಷ್ಟು ಸನ್ನಾಹವೇತಕ್ಕು ? ನನಗೆ ದೂತರೊಡನೆ ಹೇಳಿಕಳುಹಿಸಿದ್ದರೆ ತಮ್ಮ ಆಜ್ಞೆಯನ್ನು ಶಿರಸಾ ಮಾಡುತ್ತಿದೆ

ಬೇಗಂ—ರಾಜರೇ, ತಮ್ಮ ಪರಮಾನ್ವುಹ.

ರಾಜ—ಬೇಗಂಸಾಹೇಬ್! ತಾವು ಆ ರಾಣಿಯವರ ಭೇಟಿಯನ್ನು ನನಗೆ ಮಾಡಿಸುತ್ತೀರಾ ?

ಬೇಗಂ—(ನಗುತ್ತಾ) ಮಹಾರಾಜರೇ, ಆ ರಾಣಿಯರಿಬ್ಬರೂ ಒಬ್ಬರಿಗಿಂತ ಮತ್ತೊಬ್ಬರು ಸೌಂದರ್ಯವತಿಯರು ನನ್ನ ಸೌಂದರ್ಯವನ್ನು ಅವರ ಸೌಂದರ್ಯದೊಡನೆ ಹೋಲಿಸಿದರೆ ಅವರದು ಪ್ರಗಲ್ಬ ಸೌಂದರ್ಯ! ಅವರ ಪಾದದಾಸಿಯಾಗುವ ಯೋಗ್ಯತೆಯೂ ನನಗಿಲ್ಲ ನೀವು ಅವರನ್ನು ನೋಡಿ ಮೋಹಗೊಂಡು ಹುಚ್ಚರಾದರೆ ಪ್ರಮಾದವಾದೀತು! ಈ ಕೊಡಗು ರಾಜ್ಯವು ಸುಟ್ಟು ಉರಿದುಹೋದೀತು!

ರಾಜ—ಇಲ್ಲ! ಬೇಗಂಸಾಹೇಬ್ ಎಂದೆಂದಿಗೂ ಅಂತಹ ಅಸರಾಧವನ್ನು ಮಾಡುವುದಿಲ್ಲ. ನಾನು ತಮ್ಮಲ್ಲಿ ಮನ ಸೋತಿದ್ದೇನೆ ಈ ಜನ್ಮದಲ್ಲಿ ತಾವು ಅನುಗ್ರಹಿಸಿದರೆ ನಾನು ಕೃತಾರ್ಥನಾದಂತೆ!

ಬೇಗಂ—(ನಾಚಿಕೆಯಿಂದ ತಲೆಬಾಗಿಸಿ) ರಾಜರೇ! ಈ ಕೊಡಗಿನಲ್ಲಿ ಮಹಾಯುದ್ಧವು ಪ್ರಾಪ್ತವಾಗಿದೆ ಈ ಯುದ್ಧವು ಪೂರೈಸುವವರೆಗೆ ಈ ಸೌಂದರ್ಯದ ಜಿಜ್ಞಾಸೆಯನ್ನು ಮರೆತು ಬಿಡಿರಿ ಮೋಹಕಥೆಗಳನ್ನು ನೆನೆಯದಿರಿ! ಸುಲ್ತಾನರೊಡನೆ ಯುದ್ಧ ಮಾಡುವುದು ಸಾಮಾನ್ಯವಲ್ಲ ನೀವು ಈ ಕೊಡಗಿನಲ್ಲಿ ಅಸಾಧಾರಣವಾದ ಯುದ್ಧ ಸನ್ನಾಹವನ್ನು ಮಾಡಿದ್ದೀರಿ ತಮ್ಮ ಧೈರ್ಯಸಾಹಸಗಳನ್ನು ನಾನು ಸಹಸ್ರಬಾರಿ ಮೆಚ್ಚಿದ್ದೇನೆ ಕೊಡಗಿನ ವೀರರು ಉತ್ಸಾಹದಿಂದ ಯುದ್ಧಕ್ಕೆ ಹೊರಟಿದ್ದಾರೆ. ಈ ಯುದ್ಧದ ಖರ್ಚಿಗೆ ತಮಗೆ ಅಪಾರವಾದ ಧನವು ಬೇಕು ಈ ಯುದ್ಧವನ್ನು ನನ್ನ ಯುದ್ಧವೆಂದು ಭಾವಿಸಿದ್ದೇನೆ ಇದು ನನ್ನ ಜೀವನದ ಕಡೆಸನ್ನಿವೇಶ ಇಂದು ನಾನು ತಮಗೆ ನನ್ನ ಸರ್ವಸ್ವವನ್ನೂ ಅರ್ಪಣೆ ಮಾಡಬೇಕೆಂದು ಸಂಕಲ್ಪಿಸಿದ್ದೇನೆ” ಎಂದು ಹೇಳುತ್ತಾ ಘಾತಿಮಳು ರಾಜರನ್ನು “ನನ್ನ ಜೊತೆಯಲ್ಲಿ ಬನ್ನಿರಿ” ಎಂದು ಹೇಳಿ ಕೆಳಗಿನ ಅಂತಸ್ತಿಗೆ ಕರೆದೊಯ್ದಳು. ರಾಜನು ಮಂತ್ರಮುಗ್ಧನಂತೆ ಅವಳ ಹಿಂದೆ ಹೋದನು. ಮೆಟ್ಟಿಲುಗಳನ್ನು ಇಳಿದು ಆ ಮನೆಯ ನೆಲಮಾಳಿಗೆಗೆ ಹೋದಳು ಅಲ್ಲಿ ದೀಪವು ಹಚ್ಚಿತ್ತು ಆ ಮೆಟ್ಟಿಲಿನ ಬಾಗಿಲುಗಳನ್ನೆಲ್ಲಾ ತೆರೆದಿಟ್ಟಿದ್ದರು ಅವುಗಳನ್ನು ರಾಜನಿಗೆ ತೋರಿಸಿ, “ರಾಜರೇ, ಇದರಲ್ಲಿ ಅಪಾರವಾದ ಚಿನ್ನವಿದೆ ಲೆಕ್ಕವಿಲ್ಲದಷ್ಟು ಬೆಳ್ಳಿಯ ನಾಣ್ಯಗಳಿವೆ. ಇವೆಲ್ಲವನ್ನೂ ಇಂದು ತಮಗೆ ಒಪ್ಪಿಸಿದ್ದೇನೆ ಇದನ್ನು ತೆಗೆದು ಈ ಯುದ್ಧಕ್ಕೆ ಧಾರಾಳವಾಗಿ ಖರ್ಚುಮಾಡಿರಿ ಇದಕ್ಕಾಗಿಯೇ ಶೇಖರಿಸಿಟ್ಟ ನಿಧಿಯಿದು ಈಗ ಇದನ್ನು ನೀವು ವೆಚ್ಚಮಾಡಿಬಿಡಿರಿ ನಿಮ್ಮ ಕೊಡಗಿನ ರಾಜಭಂಡಾರದಲ್ಲಿ ಇಷ್ಟು ಐಶ್ವರ್ಯವಿಲ್ಲ” ಎಂದು ಹೇಳಿದಳು

ರಾಜನು ಆಶ್ಚರ್ಯಚಕಿತನಾಗಿ ರಾಣಿಯವರೇ, ಈ ಹಣ, ಇಷ್ಟು ಐಶ್ವರ್ಯವು ಎಲ್ಲಿಯದು ? ಇದನ್ನು ಸೇರಿಸಿದವರಾರು ? ಎಂದನು

ಬೇಗಂಳು, ಅದೆಲ್ಲಾ ಬಲು ದೊಡ್ಡ ಕಥೆ ಈ ಕೊಡಗಿನ ಯುದ್ಧವು ಪೂರೈಸಿದ ಮೇಲೆ ನಿಮಗೆ ಅದನ್ನೆಲ್ಲಾ ವಿಸ್ತಾರವಾಗಿ ಹೇಳುತ್ತೇನೆ ಇದೆಲ್ಲಾ ವಿದ್ಯೋಹಿಗಳ ಹಣ ಇದರ ಯಜಮಾನನು ಹುಸೇಖಾನನೆಂಬ ವೀರಾಗ್ರಣಿ ಮಹದೇವಸ್ವಾಮಿಯೂ ಆ ಸಮಾಧಿಯಲ್ಲಿರುವ ಫಕೀರನೂ ಇದನ್ನು ತಂದು ಇಲ್ಲಿ ಸೇರಿಸಿದರು. ಇಂದು ಇದಕ್ಕೆಲ್ಲಾ ನಾನು ಅಧಿಕಾರಿಣಿ ಈಗ ನಿಮಗೆ ದಾನ ಮಾಡಿದ್ದೇನೆ ಇನ್ನು ನೀವು ಇದಕ್ಕೆ ಮುಂದೆ ಅಧಿಕಾರಿಗಳು ಇದಕ್ಕೆ ಇಮಾನನೂ, ಇಂದು ನೀವು ಕಂಡ ಸನ್ಯಾಸಿಯೂ ಕಾವಲುಗಾರರು

ಘಾತಿಮಳು ದೀಪವನ್ನು ಆರಿಸಿ, ಮೆಟ್ಟಿಲುಗಳನ್ನು ಹತ್ತಿ ಮೇಲೆ ಬಂದಳು ರಾಜನು ಅವಳ ಜೊತೆಯಲ್ಲಿ ಮೇಲಿನ ಹಜಾರಕ್ಕೆ ಬಂದನು. ಅಲ್ಲಿ ಮಾಲತಿ ಎಂದು ಉಚ್ಚಕಂಠದಿಂದ ಕೂಗಿದಳು ಆ ನವಮೋಹನಯುವತಿಯು ಮುಂದೆ ಬಂದು ನಿಂತಳು ರಾಜನು ಅವಳನ್ನು ದುರದುರನೆ ನೋಡುತ್ತಿದ್ದನು ಘಾತಿಮಳು, "ಮಾಲತಿ ಈ ನಿಧಿಯನ್ನೆಲ್ಲಾ ರಾಜರಿಗೆ ಸಮರ್ಪಣೆ ಮಾಡಿದ್ದೇನೆ" ಎಂದು ಹೇಳಿದಳು. ಮಾಲತಿಯು ಮಾತನಾಡಲಿಲ್ಲ ರಾಜನು, "ಬೇಗಂಸಾಹೇಬ್ ಈ ರಮಣಿ ಯಾರು?"

"ಅವಳೊಬ್ಬ ನನ್ನಂತಹ ಅಭಾಗಿಣಿ!" ಎಂದು ಘಾತಿಮಳು ನಿಟ್ಟುಸಿರು ಬಿಟ್ಟಳು ಮಾಲತಿಯು ಕೆಂಡದಂತಹ ಕಣ್ಣುಗಳಿಂದ ಕಂಬನಿಯು ಸುರಿಯುತ್ತಿತ್ತು. ರಾಜನು ಈ ಮನೆಗೆ ಬಂದಾಗ ಶೃಂಗಾರದ ಲಹರಿಯು ಮೇಲೆ ಮೇಲೆ ಏಳುತ್ತಿದ್ದಂತೆ ಭಾಸವಾಯಿತು ಈಗ ಹೊರಟುಹೋಗುವಾಗ ಮಹಾದುಃಖಸಾಗರವು ಮೇಲೆ ಹರಿದುಬರುವಂತೆ ಬೋಧಿಯಾಗುತ್ತಿತ್ತು! ಮಾಲತಿಯ ಕಣ್ಣೀರು, ಘಾತಿಮಳು ನಿಟ್ಟುಸಿರುಗಳು, ರಾಜನಿಗೆ ಕಗ್ಗತ್ತಲೆ ಕವಿದಂತಾಯಿತು ರಾಜನು ಬೀಳ್ಕೊಂಡು ಹೊರಟುಹೋದನು

ಯುದ್ಧವು ದಿನದಿನಕ್ಕೆ ಬಹಳ ಬಲವಾಯಿತು ಪ್ರತಿದಿನವೂ ಮೈಸೂರಿನ ಸೈನ್ಯದ ಕೈ ಮೇಲಾಗುತ್ತ ಬಂದಿತು ಕಡೆಯ ಮೂರು ದಿನಗಳು ಘೋರಯುದ್ಧ, ರಾತ್ರಿ ಹಗಲು ನಡೆಯಿತು ಪ್ರತಿಯೊಬ್ಬ ಕೊಡಗಿನವನೂ ಪ್ರಾಣದ ಹಂಗು ತೊರೆದು ಯುದ್ಧ ಮಾಡಿದನು ಮೈಸೂರಿನ ಸೈನ್ಯವೂ ಬಹಳವಾಗಿ ರಣರಂಗಕ್ಕೆ ಆಹುತಿಯಾಯಿತು ಕೊನೆಯದಿನ ಯುದ್ಧದಲ್ಲಿ ಕೊಡಗಿನ ರಾಜನು ಪೂರ್ತಿಯಾಗಿ ಸೋತನು ನೂರುಲ್ಲಾಖಾನರವರು ಅವನನ್ನು ಸೆರೆ ಹಿಡಿಯಬೇಕೆಂದು ಅಸಮಸಾಹಸ ಮಾಡಿದರು ಆದರೆ ಅಷ್ಟರಲ್ಲಿ ಕತ್ತಲೆ ಕವಿಯಿತು ಯುದ್ಧವು ನಿಂತುಹೋಯಿತು. ಮೈಸೂರು ಸೈನಿಕರೆಲ್ಲಾ ಬಹಳ ದಣಿದಿದ್ದರು ನೂರುಲ್ಲಾಖಾನರವರು ಎಲ್ಲರಿಗೂ ಧೇಷವಾಗಿ ಪಾನಮಾಡಲು ಮದ್ಯವನ್ನು ಕೊಡಿಸಿದರು. ಸೈನ್ಯವೆಲ್ಲವೂ ಮದ್ಯ ಪಾನದಲ್ಲಿ ಪ್ರಸುತವಾಗಿದ್ದಿತು. ಈ ಯುದ್ಧದ ಸಮಾಚಾರವನ್ನೆಲ್ಲಾ ಘಾತಿಮಳು

ಇಮಾಮನಿಂದ ಕೇಳಿ ತಿಳಿದುಕೊಂಡಳು ಅವಳಿಗೆ ಬಹಳ ದುಃಖವಾಯಿತು ಆ ಉದ್ದೇಗದಿಂದ ಉತ್ತೇಜಿತಳಾದಳು ಕುದುರೆಯನ್ನೇರಿ ಕೊಡಗಿನ ಸ್ತ್ರೀಯರನ್ನೆಲ್ಲಾ ಹುರಿದುಂಬಿಸಿದಳು. ಸ್ತ್ರೀಯರು ಗುಂಪುಗುಂಪಾಗಿ ದೊಂದಿಗಳನ್ನು ಹಿಡಿದು ಹೊರಟರು. ಮೈಸೂರಿನ ಸೈನ್ಯದ ಕಾವಲುಗಾರರು ಈ ಗುಂಪುಗಳನ್ನು ನೋಡಿದರು “ಪಾಪ! ಪುರುಷರನ್ನು ಕಳೆದುಕೊಂಡ ಸ್ತ್ರೀಯರು ಆ ಕಡುರಾತ್ರಿಯಲ್ಲಿ ತಮ್ಮ ತಮ್ಮ ಪುರುಷರ ಶವಗಳನ್ನು ಹುಡುಕುತ್ತಾರೆ”ಂದು ಅವರು ಭಾವಿಸಿದರು ಆದರೆ ಸ್ತ್ರೀಯರ ಗುಂಪುಗಳು ಸುಲ್ತಾನರ ಶಿಬಿರವನ್ನು ಆಕ್ರಮಿಸಿದುವು ಆ ಸ್ತ್ರೀಯರು ಪ್ರಾಣದ ಮೇಲೆ ಹಂಗು ತೊರೆದು ಶಿಬಿರದಲ್ಲಿ ನುಗ್ಗಿ ಡೇರೆಗಳಿಗೆ ಬೆಂಕಿಯನ್ನು ಹಚ್ಚಿದರು ನಾಲ್ಕು ಕಡೆಗಳಿಂದ ಬೆಂಕಿ ಎದ್ದು ಉರಿಯಲಾರಂಭಿಸಿತು ರಾಧಾರಾಣಿಯವರು, ದೌಲತ್ ರಾಣಿಯವರು ಕುದುರೆಗಳನ್ನು ಹತ್ತಿ ಸುಲ್ತಾನರ ಶಿಬಿರದಕಡೆಗೆ ಹೊರಟರು ಆ ಶಿಬಿರದಲ್ಲಿ ಬೆಂಕಿಯ ಜ್ವಾಲೆಯನ್ನು ನೋಡಿ ಗಾಬರಿಗೊಂಡರು ಸುಲ್ತಾನರ ಶಿಬಿರದ ಕಡೆ ಕುದುರೆಗಳನ್ನು ದೌಡಾಯಿಸಿದರು ಅವರು ಈ ಕೊಡಗಿನ ಸ್ತ್ರೀಯರ ತಂದೆಗಳನ್ನು ನೋಡಿದರು ಸ್ತ್ರೀಯರ ತಂಡವು ಸಾವಿರಗಟ್ಟಿ ಇದ್ದಿತು ಆ ಸ್ತ್ರೀಯರ ಕ್ರೋಧಾವೇಶವನ್ನೂ, ಸಾಹಸವನ್ನೂ ನೋಡಿ ರಾಣಿಯರಿಬ್ಬರೂ ಆಶ್ಚರ್ಯಪಟ್ಟರು ಅವರು ಸುಲ್ತಾನರ ಶಿಬಿರದ ಕಡೆಗೆ ಹೋಗುತ್ತಿದ್ದಾಗ ಎದುರಿಗೆ ಬೇಗಂಸಾಹೇಬಳನ್ನು ಸಂಧಿಸಿದರು ಬೇಗಂಸಾಹೇಬಳು ರಾಣಿಯವರನ್ನು ನೋಡಿ, “ರಾಣೀಸಾಹೇಬರೆ, ಇಲ್ಲಿರಬೇಡಿರಿ ನನ್ನ ಜೊತೆಯಲ್ಲಿ ಬನ್ನಿರಿ, ನೀವು ಬೆಂಕಿಯ ಮಧ್ಯದಲ್ಲಿ ಸಿಕ್ಕಿಬೀಳುತ್ತೀರಿ! ಇಲ್ಲವೇ ಸೈನಿಕರ ಗುಂಡಿನೇಟೆಗೆ ತುತ್ತಾಗುತ್ತೀರಿ!” ಎಂದು ಕೂಗಿದಳು

“ಘಾತಿಮಾಬೇಗಂ, ನೀವು ಹೋಗಿರಿ! ತಲೆತಪ್ಪಿಸಿಕೊಳ್ಳಿರಿ! ನಾವು ಸುಲ್ತಾನರ ಗುಡಾರಕ್ಕೆ ಹೋಗುತ್ತೇವೆ” ಎಂದು ದೌಲತ್ತಳು ಹೇಳಿದಳು

ಬೇಗಂ ನಗುತ್ತಾ, “ಸುಲ್ತಾನರ ಗುಡಾರವೆಲ್ಲಿದೆ” ಯಜ್ಞೇಶ್ವರನಿಗೆ ಆಹುತಿಯಾಗಿದೆ ಸುಲ್ತಾನರು ಗುಡಾರದೊಳಗಿದ್ದರೆ ಜ್ವಾಲೆಯನ್ನು ಆಲಿಂಗಿಸುತ್ತಿರುತ್ತಾರೆ” ಎಂಥಳು ಅಸ್ವರಲ್ಲೆ ಹಿಂದಿನಿಂದ ಗುಂಡಿನ ಶಬ್ದವು ಕೇಳಿಸಿತು ಬೇಗಂಳ ಕುದುರೆಯು ಕೆಳಗೆ ಬಿತ್ತು! ದೌಲತ್ ಮತ್ತು ರಾಧಾರಾಣಿಯವರ ಕುದುರೆಗಳು ಚಿಮ್ಮಿ ಹಾರಿದವು. ಮಧ್ಯದಲ್ಲಿ ಸ್ತ್ರೀಯರ ಗುಂಪೊಂದು ದೊಂದಿಗಳನ್ನು ಹಿಡಿದುಕೊಂಡು ಕೂಗುತ್ತಾ ನುಗ್ಗಿತು

ಈ ಗದ್ದಲವು ಏಳುತ್ತಲೇ ಶಿಬಿರದಲ್ಲಿ ಹಾಹಾಕಾರವೆದ್ದಿತು ಇದನ್ನು ಕೇಳಿ ಶಿಬಿರದಲ್ಲಿ ತಮ್ಮ ಗುಡಾರದಲ್ಲಿ ವಿಶ್ರಾಂತಿಯನ್ನು ಪಡೆಯುತ್ತಿದ್ದ ಸುಲ್ತಾನರು ಎದ್ದು ಹೊರಗೆ ಬಂದರು ಸೈನ್ಯದ ಶಿಬಿರದಲ್ಲಿ ನೂರಾರುಕಡೆ ಬೆಂಕಿಯ ಜ್ವಾಲೆಗಳು ಉರಿಯುತ್ತಿರುವುದನ್ನು ಕಂಡರು. ಏನೋ ಪ್ರಮಾದವಾಗಿದೆಯೆಂದು ಕುದುರೆಯನ್ನು ಹತ್ತಿ

ಸೈನ್ಯ ಶಿಬಿರದ ಕಡೆ ದೌಡಾಯಿಸಿದರು. ಎಲ್ಲೆಲ್ಲಿಯೂ ಕೊಡಗಿನ ಸ್ತ್ರೀಯರು ನಿಬಿಡವಾಗಿದ್ದುದನ್ನು ಕಂಡರು ಕ್ಷಣದಲ್ಲಿ ಇದೆಲ್ಲಾ ಈ ಸ್ತ್ರೀಯರ ಸಾಹಸ ಕಾರ್ಯ ಎಂದು ಕೊಂಡರು ಸ್ವಲ್ಪ ದೂರದಲ್ಲಿದ್ದ ಮತ್ತೊಂದು ಶಿಬಿರಕ್ಕೆ ಹೋಗಿ, ಅಲ್ಲಿದ್ದ ಸೈನಿಕರನ್ನೆಲ್ಲಾ ಜೊತೆಗೊಳಿಸಿ, ಸುಲ್ತಾನರ ಶಿಬಿರದ ಸುತ್ತಲೂ ಇರುವ ಸ್ತ್ರೀಯರನ್ನೆಲ್ಲಾ ಹಿಡಿಯಿರಿ ! ಎಂದು ಆಜ್ಞಾ ಪಿಸಿದರು ಸೈನಿಕರು ಗುಂಪು ಗುಂಪಾಗಿ ಸ್ತ್ರೀಯರನ್ನು ಹಿಡಿಯುತ್ತಾ ಬಂದರು ಸುಲ್ತಾನರ ಸೈನಿಕರು ಸಹಸ್ರಾರು ಸ್ತ್ರೀಯರನ್ನು ಹಿಡಿದು ಬಂಧಿಸಿದರು

ಈ ಗಡಿಬಡಿಯಲ್ಲಿ ದೌಲತ್ ರಾಣಿಯವರು, ರಾಧಾರಾಣಿಯವರು ಸುಲ್ತಾನರ ಗುಡಾರದ ಸಮೀಪವನ್ನು ಸೇರಿದ್ದರು ದೌಲತ್ತಳು ಸುಲ್ತಾನರಿಗೆ ಏನಾದರೂ ಘಾಸಿಯಾಗಿದೆಯೇ ನೋಡಬೇಕೆಂದು ಆ ಉರಿಯುತ್ತಿರುವ ಗುಡಾರದ ಹತ್ತಿರ ಸುತ್ತುತ್ತಿದ್ದಳು ರಾಧೆಯೂ ಅಲ್ಲಿ ನಿಂತು ನೋಡುತ್ತಿದ್ದಳು. ಹಿಂದಿನಿಂದ ಸೈನಿಕರು ಬಂದು ಈ ಇಬ್ಬರು ಸ್ತ್ರೀಯರನ್ನೂ ಹಿಡಿದರು ಅವರಿಬ್ಬರೂ ಭಯಪಡಲಿಲ್ಲ ಸೊಂಟದಲ್ಲಿದ್ದ ಕತ್ತಿಯನ್ನು ಸೆಳೆದು ಬೀಸಿದರು ಆ ಸೈನಿಕರ ತಲೆಗಳು ಕಳಚಿಬಿದ್ದವು ಹಿಂದಿನಿಂದ ಮತ್ತೊಂದು ಸೈನಿಕರ ಗುಂಪು ಬಂದು ಆ ಇಬ್ಬರು ಸ್ತ್ರೀಯರನ್ನೂ ಬಂಧಿಸಿತು ಹೀಗೆ ಇಬ್ಬರು ರಾಣಿಯರೂ ಸೆರೆಸಿಕ್ಕಿದರು ಸಾವಿರಾರು ಮಂದಿ ಸ್ತ್ರೀಯರು ಸೆರೆಹಿಡಿಯಲ್ಪಟ್ಟರು.

ಘಾತಿಮಾಬೇಗಂಗಳು ಈ ಶಿಬಿರದಿಂದ ಓಡಿಹೋದಳು. ಅವಳು ಮಡಕೇರಿಯ ಅರಮನೆಯ ಹತ್ತಿರ ಹೋಗಿ ನೋಡಿದಳು ಅರಮನೆಯೆಲ್ಲಾ ಸುಲ್ತಾನರ ಸೈನಿಕರಿಂದ ನಿಬಿಡವಾಗಿತ್ತು ಆಲ್ಲಿಂದ ಕುದುರೆಯನ್ನು ಓಡಿಸುತ್ತಾ. ಕಾಳೇಶ್ವರದ ಸಮೀಪದಲ್ಲಿದ್ದ ತನ್ನ ವಾಸಸ್ಥಾನಕ್ಕೆ ಹೋದಳು ಅವಳಿಗೆ ಈ ಪ್ರಪಂಚವೆಲ್ಲವೂ ಶೂನ್ಯವಾಗಿ ಕಂಡಿತು. ತನ್ನ ವಿಶ್ರಾಂತಿಗೃಹಕ್ಕೆ ಹೋಗಿ ತನ್ನ ಪರ್ಯಂಕದ ಮೇಲೆ ಹೋಗಿ ಕುಳಿತಳು ಮಾಲತಿಯು ಬಂದ ತನ್ನ ಸ್ವಾಮಿನಿಯನ್ನು ನೋಡಿದಳು ಬೇಗಂಗಳು “ಮಾಲತಿ ! ಇಂದಿಗೆ ಯುದ್ಧವು ಮುಕ್ತಾಯವಾಯಿತು ನಾಳೆಯ ದಿನ ಸುಲ್ತಾನರ ಕಡೆಯವರು ಬಂದು ನಮ್ಮನ್ನು ಹಿಡಿಯುತ್ತಾರೆ ನೀನೇನು ಮಾಡುವಿ ?”

“ತಾಯೆ ! ನಮ್ಮನ್ನು ಹಿಡಿದರೆ ಭಯವೇನು ? ಸುಲ್ತಾನರು ನಮ್ಮನ್ನೇನು ಮಾಡಬಲ್ಲರು ?”

“ಮಾಲತಿ ! ಆ ಮಾತುಗಳಿಂದ ಈಗ ಫಲವಿಲ್ಲ ನಾನು ಮಾತನಾಡಲಾರೆ. ನನಗೆ ಸ್ವಲ್ಪ ಮಧುವನ್ನು ತಂದುಕೊಡು ! ಇಂದು ಮನಸಾರ ಪಾನಮಾಡುತ್ತೇನೆ.”

ಮಾಲತಿಯು ಮಧುವಿನ ಹೂಜಾವನ್ನು ತಂದು ಬೇಗಂಸಾಹೇಬಳ ಮುಂದಿಟ್ಟಳು ಬೇಗಂಸಾಹೇಬಳು ಬಟ್ಟಲಿಗೆ ಬಗ್ಗಿಸಿ ಸ್ವಲ್ಪ ಪಾನ ಮಾಡಿದಳು.

ಮಾಲತಿಯು “ಬೇಗಂಸಾಹೇಬ್ ! ಈ ಕೊಡಗಿನ ರಾಜನ ಗತಿ ಯೇನಾಯಿತು ?” ಎಂದಳು

ಬೇಗಂಗಳು “ರಾಜನ ಗತಿಯೇ ! ಅವನಲ್ಲಿಯೋ ಓಡಿಹೋಗಿದ್ದಾನೆ ಅವನ ಚಿಂತೆಯು ನನಗೇಕೆ ? ನೀನು ಕಾಳೇಶ್ವರಕ್ಕೆ ಓಡಿಹೋಗಿ—ಆ ಮಹಂತನನ್ನು ನೋಡಿ—ದೌಲತ್ ರಾಣಿಯವರು, ರಾಧಾರಾಣಿಯವರು ಸೆರೆ ಸಿಕ್ಕಿದ್ದಾರೆಂದು ತಿಳಿಸಿ ಬಿಡು ! ಅವನೇನಾದರೂ ಸಾಹಸ ಮಾಡಿ ಅವರನ್ನು ಉಳಿಸುವುದಾದರೆ ಉಳಿಸಲಿ,” ಎಂದಳು

ಮಾಲತಿಯು “ತಾಯೆ ! ಆ ರಾಣಿಯವರು ಸೆರೆ ಸಿಕ್ಕಿದರೇನು ? ಹಾಗಾದರೆ ಅವರು ಉಳಿಯುವುದಿಲ್ಲ.”

ಬೇಗಂಗಳು ಮತ್ತೊಂದು ಬಟ್ಟಲು ಮಧುವನ್ನು ಪಾನಮಾಡಿ, ಕೇಕೆ ಹಾಕಿ ನಕ್ಕು, “ಆ ರಾಣಿಯವರಿಗೆ ಭಯವೇನು ? ಅವರು ಆತ್ಮ ರಕ್ಷಣೆ ಮಾಡಿಕೊಳ್ಳಬಲ್ಲರು ! ನೀನು ಹೋಗಿ ಆ ಮಹಂತನಿಗೆ ಶ್ಲೇಷಬಿಡು ಹೋಗು ”

ಮಾಲತಿಯು ಕಾಳೇಶ್ವರಕ್ಕೆ ಹೊರಟುಹೋದಳು

ಬೇಗಂಸಾಹೇಬಳು ಪುನಃ ಮಧುವನ್ನು ಪಾನಮಾಡಿದಳು ಪೂರ್ಣವಾಗಿ ಪ್ರಜ್ಞಾಶೂನ್ಯಳಾಗಿ ಪರ್ಯಂಕದಲ್ಲಿ ಬಿದ್ದು ಬಿಟ್ಟಳು ಅರ್ಧರಾತ್ರಿ ಕಳೆದು ಮೂರನೆಯ ರೂವಾವು ಬರುತ್ತಿತ್ತು ಕೊಡಗಿನ ರಾಜನು ಸಮರಕ್ಷೇತ್ರದಿಂದ ಬೇಗಂಸಾಹೇಬಳ ಆವಾಸಸ್ಥಾನಕ್ಕೆ ಬಂದನು ಅವಳ ವಿಶ್ರಾಂತಿಗೃಹಕ್ಕೆ ಹೋಗಿ ನೋಡಿದನು ಅವನ ಹೃದಯವು ನಡುಗುತ್ತಿತ್ತು ಮೈಯೆಲ್ಲಾ ರಕ್ತಮಯವಾಗಿತ್ತು ಬೇಗಂಸಾಹೇಬಳ ಪರ್ಯಂಕದ ಸಮೀಪಕ್ಕೆ ಹೋಗಿ ನಿಂತನು ಘಾತಿಮಳಕ್ಕೆ ಹಿಡಿದಿತ್ತಿದನು ಅವಳು ಅಲುಗಾಡಲಿಲ್ಲ, ಪ್ರಜ್ಞೆ ಬರಲಿಲ್ಲ ರಾಜನು ಬಗ್ಗಿ ಘಾತಿಮಳ ಮುಖದ ಮೇಲೆ ಮುಖವಿಟ್ಟು ಚುಂಬಿಸಿದನು ಅಷ್ಟರಲ್ಲಿ ಹಿಂದುಗಡೆ ಹುಣ್ಣಿಯ ಸದ್ದು ಕೇಳಿಸಿತು ರಾಜನು ಸ್ವಲ್ಪ ಹಿಂದಿರುಗಿ ನೋಡಿದನು ಮಾಲತಿಯು ಓಡುತ್ತಾ ಬಂದಳು

ಘಾತಿಮಳ ಮಂಚದ ಬಳಿ ಪುರುಷಾಕಾರವನ್ನು ನೋಡಿದಳು ಹಿಂದಿನಿಂದ ಬಂದು ರಾಜನನ್ನು ಬಲವಾಗಿ ಹಿಡಿದು ಎಳೆದಳು ರಾಜನು ಮತ್ತೊಮ್ಮೆ ಅವಳ ಮುಖವನ್ನು ನೋಡಿ, “ನೀನಾರೇ ?” ಎಂದು ಕೇಳಿದನು

ಮಾಲತೆ—ನನ್ನನ್ನು ಅರಿಯೆಯಾ ? ಅಂದು ನೋಡಲಿಲ್ಲವೇ ?

ರಾಜ—ಹೌದು ಮಾಲತಿ. ಅಂದು ನಿನ್ನ ಜಗನ್ನೋಹನ ರೂಪವನ್ನು ಕಂಡೆ

ಮಾಲತಿ—ಹಾಳು ಮಾತನಾಡಬೇಡ. ನಾಲಿಗೆಯನ್ನು ಅಪವಿತ್ರಮಾಡಬೇಡ.

ಅಂದು ನೀನು ಅನ್ಯಾಯವಾಗಿ ನನ್ನ ಸತಿಯನ್ನು ಕೊಂದೆ. ಆ ಮಹದೇವಸ್ವಾಮಿಯು ನಿನಗೇನು ಅಪರಾಧ ಮಾಡಿದ. ನನ್ನ ಬಾಳಿಕೆಯನ್ನು ಹಾಳು ಮಾಡಿದೆ.

ಇಂದು ಘಾತಿಮಾಬೇಗಂ ಜ್ಞಾನಶೂನ್ಯಳಾಗಿ ಬಿದ್ದಿರುವಾಗ ಅವಳನ್ನು ಚುಂಬಿಸುತ್ತಿರುವೆ ನಿನಗೆ ಇನ್ನು ಜೀವದ ಆಶೆಯಿದೆಯೇ ?

ರಾಜ—ಇಲ್ಲ ಮಾಲತಿ ! ನನ್ನೊಡನೆ ಕಠಿಣವಾಗಿ ಮಾತನಾಡಿ ನೋಯಿಸಬೇಡ ಇದೊಂದು ರಾತ್ರಿ ನನಗೆ ಜೀವನದ ಆಶೆ ಅದೂ ಈ ಘಾತಿಮಳೆಗಾಗಿ ಅವಕಾಶವಾಗಿಯೇ ಈ ಯುದ್ಧಕ್ಷೇತ್ರದಿಂದ ಇಲ್ಲಿಗೆ ಬಂದೆ.

ಮಾಲತಿ—ರಾಜನೆ, ಈ ಘಾತಿಮಾಬೇಗಂರವರ ಮೇಲಿನ ಆಶೆಗಾಗಿ ಇಲ್ಲಿಗೆ ಬಂದೆಯಾ ? ನಾನು ನನ್ನ ಆಶೆಯನ್ನು ತಿರಿಸಿಕೊಳ್ಳುವುದಕ್ಕೆ ಒಂದು ಸಮಯ ಸಿಕ್ಕಿತು. ಎಂದು ಹೇಳಿ, ತಲೆಯ ತುರುಬಿನಿಂದ ಕರಾರಿಯನ್ನು ತೆಗೆದು ರಾಜನ ಹೃದಯದಲ್ಲೊಸಿದಳು ರಾಜನು ಆರ್ತನಾದ ಮಾಡುತ್ತಾ ಭೂಮಿಯಲ್ಲಿ ಬಿದ್ದನು. ಅವನ ಶರೀರವು ಹೊರಳಾಡುತ್ತಿತ್ತು.

ಅಷ್ಟರಲ್ಲಿ ಬೇಗಂಸಾಹೇಬಳಿಗೆ ಎಚ್ಚರವಾಯಿತು ಅವಳೆದ್ದು ಬಂದು, “ರಾಜ ರಾಜ !” ಎಂದು ಕೂಗಿದಳು ಮಾಲತಿಯು ಸಮೀಪದಲ್ಲಿ ನಿಂತಿದ್ದಳು.

ಘಾತಿಮಳೆ—ಮಾಲತಿ, ಇವನನ್ನು ಯಾರು ಕೊಂದವರು ?

ಮಾಲತಿ—ದೇವಿ, ಇವನನ್ನು ನಾನು ಕೊಂದೆ ಮಹದೇವಸ್ವಾಮಿಯ ಆತ್ಮಕ್ಕೆ ಶಾಂತಿಯಾಗಲು ನಿನ್ನ ವಾದಾರವಿಂದದಲ್ಲಿ ಇವನನ್ನು ಬಲಿಕೊಟ್ಟೆ !

ಘಾತಿಮಳೆ ನೆಲದಮೇಲೆ ಹೊರಳಾಡುತ್ತಿದ್ದ ರಾಜನ ಶರೀರವನ್ನು ಕೈಗಳಿಂದ ಹಿಡಿದುಕೊಂಡು ಅವನ ಮುಖದ ಹತ್ತಿರ ಮುಖವಿಟ್ಟು, “ರಾಜ,” ಎಂದು ಕೂಗಿದಳು ರಾಜನು ಕಣ್ಣುಬಿಟ್ಟು ನೋಡಿದನು ಅವನ ಮುಖದಲ್ಲಿ ಒಂದು ನಗುವು ಬಂತು. ಪ್ರಾಣಗಳು ಹಾರಿಹೋದವು.

ಅಷ್ಟರಲ್ಲಿ ಸೈನಿಕರ ಹೆಜ್ಜೆಗಳ ಸದ್ದು ಕೇಳಿಸಿತು ಆ ಮನೆಯನ್ನು ಸೈನಿಕರು ಸುತ್ತಿಟ್ಟಿದರು. ಘಾತಿಮಾಬೇಗಂ ಮತ್ತು ಮಾಲತಿ ಇಬ್ಬರೂ ಬಂದಿಗಳಾದರು.

ಬೆಳಗಾಯಿತು ಸುಲ್ತಾನರು ತಮ್ಮ ಶಿಬಿರಕ್ಕೆ ಬಂದರು ಶಿಬಿರದ ಬಹು ಭಾಗ ಸುಟ್ಟು ಭಸ್ಮವಾಗಿದೆ ರಾತ್ರಿ ಬಹುಮಂದಿ ಸೈನಿಕರು ಸತ್ತಿದ್ದಾರೆ. ಸುಲ್ತಾನರ ಅಪ್ಪಣೆಯಂತೆ ಸಹಸ್ರಾರು ಸ್ತ್ರೀಯರು ಸೆರೆ ಹಿಡಿಯಲ್ಪಟ್ಟಿದ್ದಾರೆ ಹಿಂದಿನ ರಾತ್ರಿಯ ಪ್ರಸಂಗವು ಸುಲ್ತಾನರಿಗೆ ಆಶ್ಚರ್ಯವನ್ನುಂಟುಮಾಡಿತು ಸುಲ್ತಾನರು ಎಷ್ಟೋ ಯುದ್ಧಗಳನ್ನು ಮಾಡಿದ್ದಾರೆ ಆದರೆ ಇಂತಹ ಯುದ್ಧವನ್ನು ಅವರೆಲ್ಲಿಯೂ ಕಂಡಿಲ್ಲ. ಸ್ತ್ರೀಯರು ಹೀಗೆ ತಂಡತಂಡವಾಗಿ ಬಂದು ಸೈನ್ಯದ ಮೇಲೆ ಅಪಘಾತ ಮಾಡಿದ್ದು ಅವರಿಗೆ ಆಶ್ಚರ್ಯವನ್ನುಂಟುಮಾಡಿತು ಸರ್ವಸೇನಾಧಿಪತಿಗಳಾದ ಅಮಿರ್ ನೂರುಲ್ಲಾಖಾಫರವರು ಬಂದು ಸುಲ್ತಾನರ ಭೇಟಿ ಮಾಡಿದರು. ಹಿಂದಿನ ರಾತ್ರಿ ಹತ್ತು ಸಹಸ್ರ ಸೈನಿಕರು ಮರಣ ಹೊಂದಿದರೆಂದು ಅರಿತು ಮೌಠಿ ಮಾಡಿದರು. ಸುಲ್ತಾನ

ರವರು ಸೇನಾನಾಯಕರನ್ನು ಕುರಿತು, “ಖಾಣರವರೇ, ಬೇಗಂಸಾಹೇಬರವರ ಸಮಾಚಾರವೇನಾದರೂ ತಿಳಿಯಿತೆ ? ಈ ಕೊಡಗುರಾಜರು ಮರಣ ಹೊಂದಿದರೆ ? ಅಥವಾ ಸೆರೆ ಸಿಕ್ಕಿದರೆ ? ರಾಜರ ಅರಮನೆಗಳನ್ನು ವಶಪಡಿಸಿಕೊಂಡಿದ್ದೀರಾ ? ಈ ರಾಜರ ರಾಣಿವಾಸದವರು ಎಲ್ಲಿದ್ದಾರೆ ?” ಎಂದು ಕೇಳಿದರು

ಸೇನಾನಾಯಕರು - ಹುಜೂರು, ಬೇಗಂಸಾಹೇಬರು ಸಿಕ್ಕಲಿಲ್ಲ ರಾಜರ ಪತ್ತಿಯಾಗಲಿಲ್ಲ. ನಾವು ಬೇಗಂಸಾಹೇಬರ ತಂಟೆಗೆ ಒಡಗಿಲ್ಲ ರಾಣಿವಾಸದವರ ಗೋಜಿಗೆ ಹೋಗಿಲ್ಲ. ಆದರೆ, ಎಲ್ಲ ಸ್ಥಳಗಳಲ್ಲಿಯೂ ಬಲವಾದ ಪಹರೆಗಳನ್ನು ಇಟ್ಟಿದ್ದೇವೆ. ನಿನ್ನೆಯ ರಾತ್ರಿ ಧಾಳಿ ನಡೆಸಿದ ಸ್ತ್ರೀಯರನ್ನೆಲ್ಲಾ ಬಂಧನದಲ್ಲಿಟ್ಟಿದ್ದೇವೆ ಅವರಿಗೆಲ್ಲಾ ಏನುಪಣಿ ಎಂದು ಕೇಳಿದರು. ಸುಲ್ತಾನರು ಈ ಸ್ತ್ರೀಯರೆಲ್ಲಾ ಬಹು ಹರಾಂ ಮಾಡಿದ್ದಾರೆ. ಇವರಿಗೆಲ್ಲಾ ತಕ್ಕ ಶಿಕ್ಷೆಯಾಗಬೇಕು ನಾವು ವೊದಲು ಬೇಗಂಸಾಹೇಬರ ಭೇಟಿ ಮಾಡಲವೇಕ್ಷಿಸುತ್ತೇವೆ ಅವರಲ್ಲಿದ್ದಾರೆ, ಬಲ್ಲರಾ ? ಎಂದು ಕೇಳಿದರು

“ಜಹಾಪನಾ, ಅವರು ಕಾಳೇಶ್ವರ ಕ್ಷೇತ್ರದ ಸಮಾಪದಲ್ಲರುವ ಅವರ ಲವಾಸ ದಲ್ಲಿದ್ದಾರೆಂದು ದೂತರು ಸಮಾಚಾರ ತಂದಿದ್ದಾರೆ”

“ಒಳ್ಳೆಯದು ! ನಾವು ಅಲ್ಲಿಗೆ ಈಗಲೇ ಹೊರಡುತ್ತೇವೆ”

“ಈ ಸ್ತ್ರೀಯರೆಲ್ಲರೂ ನಮ್ಮ ಸೈನ್ಯದ ಮೇಲೆ ಹರಾಂ ಮಾಡಿದ್ದಾರೆ ಇವರನ್ನೆಲ್ಲಾ ಅರಮನೆಯ ಮುಂಭಾಗದ ಜೈಲಿನಲ್ಲಿ ಸಾಲಸಾಲಾಗಿ ನಿಲ್ಲಿಸಿರಿ ನಮ್ಮ ಸೈನಿಕರಿಗೆ ಈ ಸ್ತ್ರೀಯರನ್ನೆಲ್ಲಾ ಭಕ್ಷಿಸಿ ಕೊಡಿಸುತ್ತೇನೆ ಯಾವ ಯಾವ ಸೈನಿಕರಿಗೆ ಯಾವ ಯಾವ ಸ್ತ್ರೀಯು ಬೇಕೋ ಅವಳನ್ನು ಚುನಾಯಿಸಲಿ” ಎಂದು ಅಪ್ಪಣೆ ಮಾಡಿದನು

ತಾವು ಕುದುರೆಯನ್ನು ಹತ್ತಿ ಕಾಳೇಶ್ವರದ ಕಡೆಗೆ ಹೊರಟರು. ಮುಂಗಾವಲಿನವರು ದಾರಿ ತೋರಿಸುತ್ತಾ ಮುಂದೆ ಹೊರಟರು. ಕಾಳೇಶ್ವರದ ಸಮಾಪದಲ್ಲರುವ ಬೇಗಂವರ ವಸತಿಯನ್ನು ಸೇರಿದರು ಅಲ್ಲಿ ಸೈನಿಕರು ಕಾವಲು ಕಾಯುತ್ತಿದ್ದರು. ಸುಲ್ತಾನರವರ ಸವಾರಿಯು ಬರುತ್ತಲೇ ಎಲ್ಲರೂ ಅಡಚ್ಚಿನಿಂದ ಮುಜರೆ ಮಾಡಿದರು ಸುಲ್ತಾನರವರು ಗಂಭೀರವಾಗಿ ಅರಮನೆಯೊಳಗೆ ಪ್ರವೇಶಮಾಡಿದರು ಹೋಗಿ ಹಜಾರದಲ್ಲಿ ನಿಂತು, ಸುಲ್ತಾನರು ಗಂಭೀರಸ್ವರದಿಂದ, “ಬೇಗಂಸಾಹೇಬರವರು ಎಲ್ಲಿದ್ದಾರೆ ?” ಎಂದು ಕೇಳಿದರು

ಕಾವಲುಗಾರರ ಯಜಮಾನನು — ಖಾವಂದರವರೇ, ಬೇಗಂಸಾಹೇಬರು ಉಪ್ಪರಿಗೈಯ ಮೇಲಿದ್ದಾರೆ ಎಂದು ಅರಿಕೆ ಮಾಡಿದನು. ಸುಲ್ತಾನರವರು “ಯಾರಾ ಧರೂ ಧ್ವಾಸಿಯಿದ್ದರೆ ಕರೆದುಕಾ” ಎಂದು ಅಪ್ಪಣೆ ಮಾಡಿದರು.

“ಹುಜೂರು! ಇಲ್ಲಿ ಯಾರೂ ದಾಸಿಯಿಲ್ಲ. ಒಬ್ಬ ಹಿಂದೂ ಸ್ತ್ರೀ ಇದ್ದಾಳೆ” ಎಂದು ಕಾವಲುಗಾರನು ಬಿನ್ನವಿಸದನು

ಸುಲ್ತಾನರು, “ಅವಳನ್ನೇ ಸಮುಖಕ್ಕೆ ಕರೆದುತಾ!” ಎಂದು ಅಪ್ಪಣೆ ಮಾಡಿದರು ಕಾವಲುಗಾರರು ಮೇಲೆ ಹೋಗಿ ಮಾಲತಿಯನ್ನು ಕರೆತಂದರು ಮಾಲತಿಯು ಬಂದು ಸುಲ್ತಾನರ ಸಮುಖದಲ್ಲಿ ನಿಂತಳು

ಸುಲ್ತಾನರವರು, “ನೀನಾರು?” ಎಂದು ನಿಧಾನವಾಗಿ ಕೇಳಿದರು

ಮಾಲತಿಯು “ನಾನೊಬ್ಬ ಬಂದಿ” ಎಂದು ದಿಟ್ಟತನದಿಂದ ಉತ್ತರ ಹೇಳಿದಳು

“ಒಳ್ಳೆಯದು ನೀನು ಬೇಗಂಸಾಹೇಬರ ಸನ್ನಿಧಾನದಲ್ಲಿ ಹೇಳು ಸುಲ್ತಾನರು ಭೇಟಿಗೆ ಬಂದಿದ್ದಾರೆಂದು ತಿಳಿಸು ಅವರ ಅಪ್ಪಣೆಯಾದರೆ ಬಂದು ಭೇಟಿ ಮಾಡುತ್ತೇನೆ” ಎಂದು ಸುಲ್ತಾನರು ವಿನಯದಿಂದ ಹೇಳಿದರು

ಮಾಲತಿಯು ಬೇಗಂಸಾಹೇಬರ ಬಳಿಗೆ ಹೋಗಿ ಸ್ವಯಂ ಸುಲ್ತಾನರವರು ಭೇಟಿಗೆ ಬಂದು ವಿನಯದಿಂದ ಪ್ರಾರ್ಥಿಸುತ್ತಿದ್ದಾರೆಂದು ಹೇಳಿದಳು

ಬೇಗಂಸಾಹೇಬಳು—ಮಾಲತಿ, ಸುಲ್ತಾನರನ್ನು ಇಲ್ಲಿಗೆ ಕರೆಸು ತಾ ನಾನು ಅವರಲ್ಲಿ ಕಡೆಯ ಎರಡು ಮಾತುಗಳನ್ನು ಆಡುವುದಿದೆ ಅವರಾಗಿ ಬಂದುದು ಒಳ್ಳೆಯದೇ ಆಯಿತು ಎಂದಳು

ಮಾಲತಿಯು ಕೆಳಗೆ ಇಳಿದು ಹೋಗಿ ಸುಲ್ತಾನರಿಗೆ ಮುಜರೆಮಾಡಿ “ಸುಲ್ತಾನರವರೇ, ತಾವು ಬೇಗಂಸಾಹೇಬರ ಭೇಟಿ ಮಾಡಬಹುದು ಅಂತಃಪುರಕ್ಕೆ ದಯಮಾಡಿಸೋಣವಾಗಲಿ!” ಎಂದು ವಿನಯದಿಂದ ಅರಿಕೆಮಾಡಿದಳು.

ಸುಲ್ತಾನರು ಆ ಮನೆಯ ಸೊಬಗನ್ನು ನಿರೀಕ್ಷಿಸುತ್ತಾ ಮಹಡಿಯ ಮೇಲೆ ಹತ್ತಿ ಅಂತಃಪುರಕ್ಕೆ ಹೋದರು ಅಲ್ಲಿ ಮಾಲತಿಯು ಸುಲ್ತಾನರನ್ನು ಸುಖಾಸನದಲ್ಲಿ ಕುಳಿರಿಸಿದಳು ಒಳಗಿನಿಂದ ಘಾತಿಮಾಬೇಗಂವರು ಬಂದು ದ್ವಾರದಲ್ಲಿ ತಲೆಬಾಗಿ ನಿಂತರು.

ಸುಲ್ತಾನರವರು—ಬೇಗಂಸಾಹೇಬರವರೇ! ಇಲ್ಲಿ ತಮ್ಮ ದರ್ಶನವಾದದ್ದು ನನುಗೆ ಆಶ್ಚರ್ಯವನ್ನುಂಟುಮಾಡಿದೆ. ತಾವು ಇಲ್ಲಿಗೆ ಹೇಗೆ ದಯಮಾಡಿಸೋಣವಾಯಿತು ?

ಬೇಗಂ—ಸುಲ್ತಾನರವರೇ ತಾವು ಬಲು ದೊಡ್ಡ ಸೈನ್ಯವನ್ನು ತಂದು ನನ್ನನ್ನು ಹಿಡಿಯಲು ಬಂದಿದ್ದೀರಿ ನನ್ನ ದರ್ಶನದಲ್ಲಿ ಆಶ್ಚರ್ಯವೇನಿದೆ ? ನಾನು ಇಂದು ತಮ್ಮ ಬಂದಿ

ಸುಲ್ತಾನ—ಬೇಗಂಸಾಹೇಬರವರೇ, ತಾವು ನನುಗೆ ಪೂಜ್ಯರು. ನಮ್ಮ ರಾಜ್ಯ

ದಲ್ಲಿ ಗೌರವೀಯರು ತಾವು ಬಂದಿಗಳಲ್ಲ ವೇವಿಯವರೇ, ನಾನು ಅತ್ಯಂತ ದುಃಖ ಕರವಾದ ಒಂದು ಪ್ರಶ್ನೆಯನ್ನು ಕೇಳಬೇಕಾಗಿದೆ

ಬೇಗಂ—ಕೇಳಬಹುದು ಮುಚ್ಚುಮರೆಯಿಲ್ಲದೇ ಕೇಳಬಹುದು ಇದು ನನ್ನ ಕಡೆಯದಿನ.

ಸುಲ್ತಾನ್— (ನಿಧಾನವಾಗಿ) ಬೇಗಂಸಾಹೇಬರೇ, ತಮಗೂ ಈ ಕೊಡಗಿನ ರಾಜನಿಗೂ ಏನು ಸಂಬಂಧ ?

ಬೇಗಂ—ಸುಲ್ತಾನರೇ, ನೀವು ಇಲ್ಲಿ ಸುಲ್ತಾನರೆಂದುಕೊಂಡು ಮಾತನಾಡ ಬೇಡಿರಿ. ದೊಡ್ಡ ನವಾಬರು ನನ್ನನ್ನು ಮಗಳಿಗಿಂತಲೂ ಹೆಚ್ಚು ಪ್ರೀತಿಸುತ್ತಿದ್ದರು ನಾನು ಪೂಜ್ಯರಾದ ದೊಡ್ಡ ದಿವಾನರವರ ಧರ್ಮಪತ್ನಿ ನಾನು ತಮ್ಮ ಸಹೋದರಿಯಂತೆ ಅಂಥಾ ನನ್ನನ್ನು ಭರದಬಾರ್ತಿಯಲ್ಲಿ ಅಪಮಾನ ಪಡಿಸಿ ಗುಲಾಮನ ಕೊಠಳಿಗೆ ಹಾಕಿದಿರಿ. ಇಂದು ನನ್ನ ಎದುರಿನಲ್ಲೇ ನಾನು ಈ ಕೊಡಗಿನ ರಾಜನನ್ನು ಮದುವೆಯಾಗದೇನೆಂಬ ಆರೋಪವನ್ನು ಹೂರಿಸಲು ಬಂದಿದ್ದೀರಿ ನಿಮಗೆಷ್ಟು ಧೈರ್ಯ ನಿಮಗೆ ಹೃದಯವಿಲ್ಲವೇ ? ಸುಲ್ತಾನರೆಂಬ ಗಾಂಭೀರ್ಯವಿಲ್ಲವೇ ? ನಿಮ್ಮ ರಾಜ್ಯದ ದೊಡ್ಡ ದಿವಾನರ ಧರ್ಮಪತ್ನಿಯೆಂಬ ಅಭಿಮಾನವಿಲ್ಲವೇ ? ಛೇ! ನೀವು ಎಷ್ಟು ಬುದ್ಧಿ ಹೀನರು ನಿಮಗೆ ಧಿಕ್ಕಾರವಿರಲಿ ಹೋಗಿರಿ! ನನ್ನ ಅಂತಃಪುರವನ್ನು ಬಿಟ್ಟು ಹೊರಡಿರಿ. ನಿಮ್ಮ ಸೈನಿಕರು ನನ್ನನ್ನು ಬಂದಿಯಾಗಿ ಹಿಡಿದಿದ್ದಾರೆಂದು ನಾನು ಬಲ್ಲೆ ! ಈ ಹಾಳು ಶರೀರವನ್ನು ಇನ್ನು ಒಂದು ಕ್ಷಣದಲ್ಲಿ ನಿಮಗೆ ಒಪ್ಪಿಸುತ್ತೇನೆ ಆದರೆ ನನ್ನ ಜೀವದ ಮೇಲೆ ತಮಗೆ ಅಧಿಕಾರವಿಲ್ಲ. ಆ ಜೀವವನ್ನು ನನ್ನ ಕೈಯಿಂದಲೇ ಹಿಂಡಿ, ಈ ನಿರ್ಜೀವವಾದ ಶರೀರವನ್ನು ತಮ್ಮ ಮುಂದೆ ಬಿಸಾಡುತ್ತೇನೆ

ಸುಲ್ತಾನನು ಆಸನದಿಂದ ಎದ್ದು, ಬೇಗಂಗಳ ಮುಂದೆ ವಿನಯದಿಂದ ಕೈಜೋಡಿಸಿ, “ಬೇಗಂಸಾಹೇಬರವರೇ, ಕ್ಷಮಿಸಿರಿ, ನನ್ನ ಅಪರಾಧವನ್ನು ಕ್ಷಮಿಸಿರಿ ನಾನು ದೊಡ್ಡ ನವಾಬರ ಮೇಲೆ ಅಣೆ ಇಟ್ಟು ಹೇಳುತ್ತೇನೆ ಕ್ಷಮಿಸಿರಿ ನಾನು ತಪ್ಪು ಮಾಡಿದೆ. ತಾವು ಶ್ರೀರಂಗಪಟ್ಟಣಕ್ಕೆ ಬಂದು ನನ್ನ ಮಾತೃಪ್ರಿಯವರಂತೆ ರಾಜಧಾನಿಯಲ್ಲಿರಬೇಕೆಂದು ಬೇಡುತ್ತೇನೆ ”

ಬೇಗಂ—ಸುಲ್ತಾನನೇ, ನೀನು ಸುಳ್ಳು, ವಂಚಕ ದಿವಾನರವರನ್ನು ಮೋಸ ಮಾಡಿ ಕೊಂದೆ. ನನ್ನನ್ನು ರಾಜಸಭೆಯಲ್ಲಿ ಅಪಮಾನಪಡಿಸಿದೆ. ನಿನ್ನ ಮೇಲಿನ ಸೇಡು ತೀರಿಸಿಕೊಳ್ಳಬೇಕೆಂದು ನಾನು ನಾನಾಕಷ್ಟಗಳನ್ನು ಅನುಭವಿಸಿದೆ ಇಂದು ಸಂಪೂರ್ಣವಾಗಿ ಸೋತಿದ್ದೇನೆ. ಇಂದು ನನ್ನ ಕಡೆಯ ದಿನ. ನಾನು ಮರಣಕ್ಕೆ ಸಿದ್ಧಳಾಗಿದ್ದೇನೆ. ನೀವು ಈ ಮನೆಯನ್ನು ಬಿಟ್ಟು ಹೊರಡುವಷ್ಟರಲ್ಲಿ ನನ್ನ ಪ್ರಾಣವು ಈ

ಶರೀರವನ್ನು ಬಿಟ್ಟು ಹಾರಿಹೋಗುತ್ತದೆ ಈಗಲೂ ಇಂತಹ ಸನ್ನಿವೇಶದಲ್ಲಿಯೂ ನೀನು ವಂಚನೆ ಮಾಡುತ್ತಿದ್ದಿ

ಸುಲ್ತಾನ್—ತಾಯಿಯವರೇ, ತಮ್ಮ ದುಃಖವು ಮೂರ್ತಿಮತ್ತಾಗಿ ನನ್ನ ಮುಂದೆ ಕಾಣುತ್ತದೆ ಅದು ನನ್ನ ಹೃದಯವನ್ನು ದಹಿಸುತ್ತಿದೆ ನಾನು ವಂಚನೆ ಮಾಡುತ್ತೇನೆಂದು, ಪುನಃಪುನಃ ಕ್ರೂರವಾಗಿ ಆಡಿ ನನ್ನನ್ನು ನೋಯಿಸುತ್ತೀರಿ ನನ್ನ ವಂಚನೆಯೇನಿದೆ ?

ಬೇಗಂ—ಸುಲ್ತಾನನೇ, ಅದು ವಂಚನೆಯು ಮಾತ್ರವಲ್ಲ. ಅತ್ಯಂತ ನೀಚ ವೃತ್ತಿ ಸುಲ್ತಾನರಿಗೆ ಅಳಿಸದ ಅಪಕೀರ್ತಿ ಮೈಸೂರಿಗೆ ಹಾನಿ ಅದನ್ನು ನಾನು ಹೇಗೆ ಬಾಯಿಯಲ್ಲಿ ಉಚ್ಚರಿಸಲಿ ನೀನೇ ನಿನ್ನ ಮನಸ್ಸನ್ನು ಶೋಧನೆಮಾಡಿ ಕೊಳ್ಳಬಾರದೆ ?

ಸುಲ್ತಾನ್—ದೇವಿಯವರೇ, ತಮ್ಮ ಮಾತು ಜಟಿಲಮಸ್ಯೆಯಂತಿದೆ. ನನ್ನ ಅಸರಾಧವು ಏನೇನೂ ಇಲ್ಲ

ಬೇಗಂ—(ಕ್ರೋಧದಿಂದ) ಸುಲ್ತಾನನೇ, ನೀನು ನನ್ನನ್ನು ಮದುವೆಯಾಗ ಬೇಕೆಂದು ಹೇಳಿಕಳುಹಿಸಲಿಲ್ಲವೇ ? ಅದೇ ಆಸೆಯಿಂದಲ್ಲವೆ ಈ ಕೊಡಗಿನ ಮೇಲೆ ದಂಡೆತ್ತಿ ಬಂದು ಇಷ್ಟು ಅತ್ಯಾಚಾರಗಳನ್ನು ನಡೆಸಿದ್ದು ?

ಸುಲ್ತಾನ್—ಹಾಯ್, ಹಾಯ್, ಎಂತಹ ಮಾತು ನನ್ನ ಕಿವಿಗಳಲ್ಲಿ ಸೀಸ ವನ್ನು ಕಾಸಿ ಹುಯಿದಂತಾಗುತ್ತಿದೆ ಹೃದಯವು ಶಲ್ಯಯಾತನೆಯನ್ನನುಭವಿಸುತ್ತಿದೆ. ಬೇಗಂಸಾಹೇಬ್, ಯಾರೋ ನನ್ನ ಶತ್ರುಗಳು ತಮ್ಮ ಕಿವಿಗೆ ಈ ಅಸಹ್ಯವಾದ ಮಾತುಗಳನ್ನು ಹಾಕಿದ್ದಾರೆ ತಾವು ಅದನ್ನು ಹೇಗೆ ನಂಬಿದಿರಿ ತಾಯೇ ?

ಬೇಗಂ—ನನ್ನಲ್ಲಿ ಬಲವಾದ ಸಾಕ್ಷಿ ಇದೆ ನೀವು ನಿಮ್ಮ ದರ್ಬಾರಿನಲ್ಲಿ ನನ್ನ ವಿಚಾರಣೆಯನ್ನು ಮಾಡಿದಂತಲ್ಲ. ಇಂದು ತಮ್ಮನ್ನು ವಿಚಾರಣೆ ಮಾಡುವವರೊಬ್ಬ ರಿದ್ದರೆ ನನ್ನಲ್ಲಿ ಪ್ರಬಲವಾದ ಸಾಕ್ಷಿ ಇದೆ

ಸುಲ್ತಾನ್—ಬೇಗಂಸಾಹೇಬ್, ತಮ್ಮ ಸಾಕ್ಷಿಯನ್ನು ಕೊಡಿರಿ ತಾವೇ ನನ್ನನ್ನು ವಿಚಾರಣೆ ಮಾಡಿರಿ ತಾವೇ ಶಿಕ್ಷೆಯನ್ನು ವಿಧಿಸಿರಿ. ನಾನು ಒಪ್ಪಿಕೊಳ್ಳುತ್ತೇನೆ

ಬೇಗಂಸಾಹೇಬಳು ಮಾಲತಿಯ ಕಡೆ ತಿರುಗಿ “ಮಾಲತಿ, ಕೆಳಗೆ ಹೋಗಿ ನನ್ನ ಸಾಕ್ಷಿಗಳನ್ನು ಹಿಡಿದು ತರುವಂತೆ ಇಮಾಮನಿಗೆ ಹೇಳು” ಎಂದಳು

ಬೇಗಂ— ಸುಲ್ತಾನರೇ, ಕುಳಿತುಕೊಳ್ಳಿರಿ ಆಸನದಲ್ಲಿ ಕುಳಿತುಕೊಳ್ಳಿರಿ ನಿಮ್ಮ ಸಾಕ್ಷಿಯು ಬರುತ್ತದೆ ಎಂದು ಹೇಳಿದಳು ಸುಲ್ತಾನನು ಆಸನದಲ್ಲಿ ಕುಳಿತನು.

ಇಮಾಮನು ಮಿರ್ಸಾದಕನನ್ನೂ ಹುಚ್ಚಿಯನ್ನೂ ಅಂತಃಪುರಕ್ಕೆ ಕರೆತಂದು ನಿಲ್ಲಿಸಿದನು.

ಅವರನ್ನು ನೋಡಿ ಸುಲ್ತಾನರಿಗೆ ಆಶ್ಚರ್ಯವಾಯಿತು

ಹುಚ್ಚಿಯು ಸುಲ್ತಾನರವರನ್ನು ನೋಡಿ, “ಸುಲ್ತಾನರವರೇ ! ಈ ರಾಣಿಯು ನಗರದ ರಾಣಿಯವರಂತಲ್ಲ ಬಹಳ ಕ್ರೂರಹೃದಯಳು. ನಮ್ಮಿಬ್ಬರನ್ನೂ ಬಂದಿಬಾಸೆಯಲ್ಲಿ ಹಾಕಿ ಚಿತ್ರಹಿಂಸೆ ಕೊಟ್ಟಿದ್ದಾಳೆ ಇವಳಿಗೆ ತಕ್ಕ ಶಿಕ್ಷೆಯಾಗಬೇಕು” ಎಂದಳು

ಬೇಗಂಸಾಹೇಬಳು ಕ್ರೋಧದಿಂದ ಮುಂದೆ ಬಂದು “ಬಾಂದಿ, ಬಾಯಿಮುಚ್ಚು ಈಗ ಶಿಕ್ಷೆ ಮಾಡಿಸುತ್ತೇನೆ” ಎಂದು ಗದ್ದರಿಸಿ—ಮಿರ್ಸಾದಕನೇ, ಇಂದು ನಿನ್ನ ವಿಚಾರಣೆ ನಿಜವನ್ನು ಹೇಳು ಸುಳ್ಳು ಹೇಳಿದರೆ ಈ ಕತ್ತಿಯಿಂದ ಒಂದೇ ಏಟಿಗೆ ನಿನ್ನ ತಲೆಯನ್ನು ಹಾರಿಸುತ್ತೇನೆ ಇನ್ನು ಸುಲ್ತಾನರು ಪಾಪಿಯಾದ ನಿನ್ನನ್ನು ರಕ್ಷಿಸಲಾರರು

“ನೀನು ನನ್ನಲ್ಲಿ ಬಂದು ಸುಲ್ತಾನರು ನನ್ನಲ್ಲಿ ಮೋಹಗೊಂಡಿದ್ದಾರಂದೂ, ನಾನು ಅವರನ್ನು ಮದುವೆಯಾಗಬೇಕೆಂದೂ ಕೇಳಲಿಲ್ಲವೇ ? ಅವರು ಈ ಮಹಾ ಸೈನ್ಯದೊಂದಿಗೆ ಕೊಡಗಿಗೆ ಬಂದಿರುವುದು ಅದೇ ಉದ್ದೇಶವೇ ಎಂದು ಹೇಳಲಿಲ್ಲವೇ ? ಇದಕ್ಕೆ ಈ ಹುಚ್ಚಿಯು ಸಾಕ್ಷಿ

ಹುಚ್ಚಿಯು ಮುಂದೆ ಬಂದು, “ಸುಲ್ತಾನರವರೇ, ಬೇಗಂಸಾಹೇಬರೇ, ನೀವು ಪ್ರಾಣದಾನ ಮಾಡುವುದಾದರೆ ನಾನು ಸಾಕ್ಷಿಯನ್ನು ಹೇಳುತ್ತೇನೆ. ನಿಜ ಈ ಮಿರ್ಸಾದಕನು ಹಾಗೆ ಹೇಳಿದನು ”

ಬೇಗಂಸಾಹೇಬಳು—ಸುಲ್ತಾನರವರೇ ! ಈಗ ಏನು ಹೇಳುವಿರಿ ?

ಸುಲ್ತಾನನು ವಿಷಣ್ಣನಾಗಿ “ಮಿರ್ಸಾದಕ, ನೀನು ಪಾಪಿ ದೊಡ್ಡ ನವಾಬರು ಆ ಮಾತನ್ನು ಎಷ್ಟೋ ಬಾರಿ ಹೇಳಿದ್ದಾರೆ ಇರಲಿ ಈಗ ಒಂದು ಬಾರಿ ನಿಜವನ್ನು ಹೇಳು, ನಾನು ಎಂದಾದರೂ ಬೇಗಂಸಾಹೇಬರ ವಿಷಯದಲ್ಲಿ ಹಾಗೆ ನುಡಿದುದುಂಟೆ ? ಮನದಲ್ಲಾದರೂ ಹಾಗೆ ಎಣಿಸಿದುದುಂಟೆ ?”

ಮಿರ್ಸಾದಕನು—ಇಲ್ಲ, ಇಲ್ಲ, ಅದೆಲ್ಲಾ ನನ್ನ ಕಲ್ಪನೆ ಈ ಬೇಗಂಗಳನ್ನು ವಂಚಿಸಲು ನಾನು ಮಾಡಿದ ಪ್ರಲೋಭ, ಎಂದು ದೀನವಾಣಿಯಿಂದ ನುಡಿಯುತ್ತಾ ಸುಲ್ತಾನರ ಪಾದದಲ್ಲಿ ಬಿದ್ದನು

ಸುಲ್ತಾನರು ಬೇಗಂಸಾಹೇಬರ ಕಡೆ ತಿರುಗಿ, “ಬೇಗಂಸಾಹೇಬ್, ಇವರಿಬ್ಬರನ್ನೂ ಪುನಃ ಬಂಧನದಲ್ಲಿಡಿಸಿರಿ. ಇವರ ವಿಚಾರಣೆಯನ್ನು ಮತ್ತೊಂದು ದಿನ ನಡೆಸುತ್ತೇನೆ. ತಮಗೆ ಈಗಲಾದರೂ ನಾನು ನಿರಪರಾಧಿಯೆಂದು ಕಂಡರೆ ನನ್ನ ತಪ್ಪುಗಳನ್ನು ಕ್ಷಮಿಸಿರಿ.”

ಅಷ್ಟರಲ್ಲಿ ಮಿರ್ಸಾದಕನು ಧೈರ್ಯದಿಂದ ಮುಂದೆ ಬಂದು, “ಸುಲ್ತಾನರವರೇ, ನನ್ನನ್ನು ಬಂಧನದಲ್ಲಿಡಿಸುವುದು ಮಾತ್ರವಲ್ಲ. ಗಲ್ಲಿಗೇರಿಸಿರಿ. ಆದರೆ, ಶಾವು ಅಪರಾಧಿಗಳಲ್ಲನೆಂದು ಸಾಬೀತಾದ ಮಾತ್ರಕ್ಕೆ ಬೇಗಂಸಾಹೇಬಳ ಆಪರಾಧವು ಅಳಿಸಿಹೋಗ

ಲಾರದು. ಈ ಬೇಗಂಸಾಹೇಬಳು ದೊಡ್ಡ ದಿವಾನರವರ ಸತ್ನಿಯಾಗಿದ್ದು, ಈ ಕೊಡಗಿನ ರಾಜರನ್ನು ವರಿಸಿ ಕುಲಕ್ಕೆ ಕಳಂಕ ತಂದಿದ್ದಾಳೆ ಸುಲ್ತಾನ್ ರಾಜ್ಯದ ಮೇಲೆ ಈ ಕೂಡಗರನ್ನು ಎತ್ತಿ ಕಟ್ಟಿದ್ದಾಳೆ” ಎಂದನು

ಸುಲ್ತಾನನು ಕ್ರೋಧದಿಂದ “ಮಿರ್ ಸಾದಕ್, ನೀನು ಸುಳ್ಳೆ! ವಂಚಕ! ಆ ರಾಜನೆಲ್ಲಿದ್ದಾನೆ ಅವನು ಓಡಿಹೋಗಿದ್ದಾನೆ ನೀನು ಬೇಗಂಸಾಹೇಬರ ಮೇಲೆ ಅಪವಿತ್ರವಾದ ದೂರುಗಳನ್ನು ಅಡಿದರೆ ನಿನ್ನ ನಾಲಿಗೆಯನ್ನು ಸೀಳಿಸುತ್ತೇನೆ”

ಬೇಗಂಸಾಹೇಬಳು—ಸುಲ್ತಾನರೇ! ನಾನು ಇಂಥ ವಿಚಾರಣೆಯನ್ನೊಪ್ಪುವು ಬಲ್ಲ ಆ ಮಿರ್ ಸಾದಕನು ನನ್ನ ವಿಚಾರಣೆಯಾಗಬೇಕೆನ್ನುತ್ತಾನೆ ಅದು ನ್ಯಾಯವಾಗಿದೆ ಆ ಸಾಕ್ಷಿಯನ್ನು ನಾನು ಒದಗಿಸುತ್ತೇನೆ ಎಂದು ಎದೆ ತಟ್ಟಿ ಹೇಳಿದಳು ಬನ್ನಿ ನನ್ನ ಜೊತೆಯಲ್ಲಿ ಬನ್ನಿ! ಕೂಡಗಿನ ರಾಜರನ್ನು ತೋರಿಸುತ್ತೇನೆ ಎಂದು ದಡದಡನೆ ತನ್ನ ವಿಶ್ರಾಂತಿ ಗೃಹದ ಬಾಗಿಲಿಗೆ ಹೋಗಿ, ಆ ಬಾಗಿಲನ್ನು ಡಬಾರನೆ ಒದ್ದಳು. ಬಾಗಿಲು ತೆಗೆಯಿತು!

“ಸುಲ್ತಾನರೇ! ಇಲ್ಲಿ ನೋಡಿರಿ! ಈ ಕೊಡಗಿನ ರಾಜರನ್ನು” ಎಂದು ತೋರಿಸಿದಳು

ಸುಲ್ತಾನನು ಗಾಬರಿಯಿಂದ ಹೋಗಿ ನೋಡಿದನು

ಆ ಮೃತದೇಹವನ್ನು ನೋಡಿ, “ಇವನು ಕೊಡಗಿನ ರಾಜನೇ!” ಎಂದನು.

ಹುಚ್ಚಿಯು ತಟ್ಟನೆ ಹಾರಿಬಂದು ನೋಡಿದಳು. “ಹೌದು, ಹೌದು, ಇವನೇ ಕೂಡಗಿನ ರಾಜ! ನಾನು ನೋಡಿದ್ದೇನೆ ಬೇಗಂಸಾಹೇಬಳ ಶಯನಗೃಹದಲ್ಲಿ ರಾಜನ ಮೃತಶರೀರ” ಎಂದು ಕೂಗಿದಳು ಸುಲ್ತಾನರು ಆಶ್ಚರ್ಯಚಕಿತರಾಗಿ “ಈ ರಾಜನನ್ನು ಯಾರು ಕೊಂದರು” ಎಂದು ಕೇಳಿದರು.

ಮಾಲತಿಯು ಮುಂದೆ ಬಂದು “ಸುಲ್ತಾನರೇ! ಇವನನ್ನು ನಾನು ನನ್ನ ಕೈಯಾರ ಕೊಂಡೆ ಇವನು ನನ್ನ ಪ್ರಿಯಪತಿಯನ್ನು ಕೊಂದನು ಒಂದುದಿನ ಬೇಗಂರವರ ಮೇಲೆ ಈ ರಾಜನು ಆಕ್ರಮಣ ಮಾಡಿ ಅತ್ಯಾಚಾರ ನಡೆಸುವುದರಲ್ಲಿದ್ದನು. ನನ್ನ ಪತಿಯು ಈ ರಾಜನನ್ನು ಆಕ್ರಮಿಸಿ ದೂರ ತಳ್ಳಿದನು. ರಾಜನು ಕೋಪೋದ್ರೇಕದಿಂದ ಅವನನ್ನು ಇರಿದು ಕೊಂದನು ಅಂದಿನಿಂದ ಬೇಗಂಸಾಹೇಬಳನ್ನು ಈ ರಾಜನು ಗುಪ್ತವಾಗಿ ಬಂಧನದಲ್ಲಿಟ್ಟನು ತಾವು ಸೈನ್ಯಸಮೇತವಾಗಿ ಕೊಡಗಿಗೆ ಬರುತ್ತಲೇ ಭಯದಿಂದ ರಾಣಿಯವರನ್ನು ಬಂಧನದಿಂದ ಬಿಟ್ಟನು. ನಿನ್ನೆ ರಾತ್ರಿ ಬೇಗಂಸಾಹೇಬರು ಗಾಢನಿದ್ರೆಯಲ್ಲಿದ್ದಾಗ ಈ ರಾಜನು ಯುದ್ಧದಲ್ಲಿ ಸೋತುಬಂದು ಬೇಗಂರವರನ್ನು ಆಕ್ರಮಣ ಮಾಡುವುದರಲ್ಲಿದ್ದನು ಬೇಗಂಸಾಹೇಬರನ್ನು ಕಾಯುತ್ತಿದ್ದ ನಾನು ಕರಾರಿಯಿಂದ ಇರಿದು ಇವನನ್ನು ಕೊಂದೆನು” ಎಂದಳು.

ಸುಲ್ತಾನನು — ಮಾಲತಿ, ನೀನು ! ನೀನು ಈ ರಾಜನನ್ನು ಕೊಂದೆಯಾ ? ಈ ಯುದ್ಧವನ್ನು ಮುಕ್ತಾಯ ಮಾಡಿದವಳು ನೀನು ! ಎಂದು ಶಹಬಾಸ್ ಗಿರಿಯನ್ನು ಕೊಟ್ಟನು

ರಾಜಭಟರನ್ನು ಕರೆಸಿ, ಮಿರ್ ಸಾದಕನನ್ನೂ ಹುಚ್ಚಿಯನ್ನೂ ಬಂಧನದಲ್ಲಿಡುವಂೆ ಜ್ಞಾಪಿಸಿದನು ಭಟರು ಅವರಿಬ್ಬರನ್ನೂ ಕರೆದೊಯ್ದರು.

ಸುಲ್ತಾನನು ಬೇಗಂಸಾಹೇಬಳನ್ನು ಮರ್ಯಾದೆಯಿಂದ ವಂದಿಸಿ, “ಬೇಗಂ ಸಾಹೇಬಾ ! ನನ್ನ ಅಪರಾಧಗಳನ್ನು ಕ್ಷಮಿಸಿರಿ ತಾವು ನನ್ನೊಡನೆ ಶ್ರೀರಂಗಪಟ್ಟಣಕ್ಕೆ ದಯಮಾಡಿಸಿರಿ” ಎಂದು ಬೇಡಿಕೊಂಡನು

ಬೇಗಂ—ಸುಲ್ತಾನರೆ ! ಬಡಾಫಕೀರರು ನನ್ನನ್ನು ದಾಲತ್ ರಾಣಿಯವರಿಗೊಪ್ಪಿಸಿದರು ನಾನು ಅವರ ಸಾನ್ನಿಧ್ಯವನ್ನು ಬಿಟ್ಟುಬಂದುದೇ ತಪ್ಪು. ದಾಲತ್ ರಾಣಿಯವರೂ, ರಾಧಾರಾಣಿಯವರೂ ಇಲ್ಲಿಗೆ ಬಂದಿದ್ದಾರೆ. ನಾನು ನಿಮ್ಮ ಬಂದಿಯಲ್ಲಿದ್ದರೂ, ನಾನು ಆ ರಾಣಿಯವರ ಬಂದಿ ನಾನು ಅವರ ಜೊತೆಯಲ್ಲಿ ಹೋಗುವೆನು ಇನ್ನು ಆಮರಣಾಂತ ಅವರ ನೆರಳನ್ನು ಬಿಟ್ಟು ಅಲುಗುವುದಿಲ್ಲ

ಸುಲ್ತಾನ—ಬೇಗಂಸಾಹೇಬಾ ! ದಾಲತ್ ರಾಧಾರಾಣಿಯವರು ಈ ಕೊಡಗಿಗೆ ಬಂದಿದ್ದಾರೆಯೇ ? ಅವರೇಕೆ ಇಲ್ಲಿಗೆ ಬಂದರು ? ನಾನು ಅವರ ದರ್ಶನವನ್ನೇ ಮಾಡಲಿಲ್ಲ.

ಬೇಗಂ—ಸುಲ್ತಾನರವರೇ ! ಅವರು ನನ್ನನ್ನು ರಕ್ಷಣೆ ಮಾಡುವುದಕ್ಕಾಗಿ ಬಂದರು.

ಸುಲ್ತಾನ—ಅವರಲ್ಲಿದ್ದಾರೆ ? ನನಗೆ ಭೇಟಿ ಮಾಡಿಸಲಾರಿರಾ ?

ಬೇಗಂ—ಸುಲ್ತಾನರವರೇ, ನಾನು ಅವರನ್ನು ನಿನ್ನೆ ಅರ್ಧರಾತ್ರಿಯಲ್ಲಿ ತಮ್ಮ ಗುಡಾರದ ಹತ್ತಿರ ನೋಡಿದೆ ಪುನಃ ಅವರನ್ನು ನಾನೆಷ್ಟು ಹುಡುಕಿಸಿದರೂ ಅವರು ಸಿಕ್ಕಲಿಲ್ಲ

ಸುಲ್ತಾನ—ಬೇಗಂಸಾಹೇಬರೇ, ಅವರಿಗೆ ಭಯವಿಲ್ಲ ಅವರು ಎಂಥಾ ರಣರಂಗದಲ್ಲಿದ್ದರೂ ಜಯಿಸಬಲ್ಲರು ನಮ್ಮ ಸೈನಿಕರು ಅವರ ಮೇಲೆ ಕೈ ಎತ್ತುವುದಿಲ್ಲ ಕೊಡಗಿನ ಸೈನಿಕರು ಅವರನ್ನು ನೋಡಿದರೆ ಬೆದರುತ್ತಾರೆ. ನಾನು ಅವರನ್ನು ಪತ್ತೆ ಮಾಡಿಸಿ ತಮ್ಮ ಬಿಡಾರಕ್ಕೆ ಕಳುಹಿಸುತ್ತೇನೆ. ಪುನಃ ಇಲ್ಲಿಗೆ ಬಂದು ತಮ್ಮ ದರ್ಶನ ಮಾಡುತ್ತೇನೆ.

ಬೇಗಂ—ಸುಲ್ತಾನರೇ, ರಾಣಿಯರಿಬ್ಬರೂ ಕಾಳೇಶ್ವರಕ್ಷೇತ್ರದಲ್ಲಿ ಇಳಿದಿದ್ದಾರೆ ಅಲ್ಲೇ ಅವರ ವಸತಿ.

ಸುಲ್ತಾನ—ನಾನು ಅವರ ಅನ್ವೇಷಣ ಮಾಡುತ್ತೇನೆ.

ಸುಲ್ತಾನನು ಬೇಗಂವರ ಅಪ್ಪಣೆ ಪಡೆದು ಶಿಬಿರಕ್ಕೆ ಹೋಗಿ ಸೇರಿದನು

ಸುಲ್ತಾನರವರು ಶಿಬಿರಕ್ಕೆ ತಲಪುವ ಹೊತ್ತಿಗೆ ಸೇನಾಧಿಪತಿಗಳು ಮುಂದಿನ ರಂಗವನ್ನು ಸಿದ್ಧಪಡಿಸಿದ್ದರು. ಸುಲ್ತಾನನು ಬಂದು ಆ ದೃಶ್ಯವನ್ನು ಕಣ್ಣಾರೆ ನೋಡಿದನು. ಸೇನಾಧಿಪತಿಗಳು ಅರಮನೆಯ ಮುಂದಿನ ಎತ್ತರವಾದ ಪ್ರದೇಶದಲ್ಲಿ ಸಾಲು ಸಾಲಾಗಿ ಸ್ತ್ರೀಯರನ್ನು ನಿಲ್ಲಿಸಿದ್ದಾರೆ. ಸಾವಿರಸಂಖ್ಯಾತರಾದ ಸ್ತ್ರೀಯರು ನಿಲ್ಲಿಸಲ್ಪಟ್ಟಿದ್ದಾರೆ. ಅವರ ಮುಖಕಮಲಗಳು ರೋಷದಿಂದ ಕೆಂಪಡುವೆ ಹಿಂದಿನದಿನ ರಾತ್ರಿ ಸುಲ್ತಾನನ ಶಿಬಿರವನ್ನು ಧ್ವಂಸಮಾಡಿದ ಹೆಮ್ಮೆಯಿಂದ ಉತ್ತೇಜಿತನಾಗುವೆ ಅವರುಗಳು ದಿಟ್ಟತನದಿಂದ ನಿಂತಿದ್ದಾರೆ. ಆ ಮೈದಾನದ ಎಂಟು ಮೂಲೆಗಳಲ್ಲಿಯೂ ದೊಡ್ಡ ಸಿರಂಗಿಗಳು ಸಿದ್ಧವಾಗುವೆ ಬಿಚ್ಚುಕತ್ತಿಗಳನ್ನು ಹಿಡಿದು ಎರಡು ಪಕ್ಕದಲ್ಲಿಯೂ ಸೈನಿಕರು ನಿಂತಿದ್ದಾರೆ. ಆ ಸ್ತ್ರೀ ರತ್ನಗಳೆಲ್ಲಾ ಸೈನಿಕರಿಗೆ ಕೊಡುವ ಪುರಸ್ಕಾರಗಳೆಂದು ನೈನಿಗಳು ಅತ್ಯಾನಂದ ಭರಿತರಾಗಿದ್ದಾರೆ. ಸುಲ್ತಾನನು ಬಂದು ಆಸನದಲ್ಲಿ ಕುಳಿತನು ಸೇನಾಧಿಪತಿಗಳನ್ನು ಕರೆದು ಉಚ್ಚಕಂಠದಿಂದ, “ಈ ಸ್ತ್ರೀಯರನ್ನು ಸಾಮಾನ್ಯ ಸ್ತ್ರೀಯರಂತೆ ಎಣಿಸಲು ಸಾಧ್ಯವಿಲ್ಲ. ಇದನ್ನು ಮಹತ್ತರವಾದ ಸ್ತ್ರೀ ಸೈನ್ಯವೆಂದೇ ಭಾವಿಸಬೇಕು. ನಿನ್ನೆಯ ರಾತ್ರಿ ಇವರು ನಮ್ಮ ಶಿಬಿರದ ಮೇಲೆ ಪ್ರಬಲವಾದ ಧಾಳಿಯನ್ನು ನಡೆಸಿದ್ದಾರೆ. ಮೈಸೂರಿನ ಹತ್ತು ಸಾವಿರ ಸೈನಿಕರನ್ನು ಕೊಂದಿದ್ದಾರೆ. ನಮ್ಮ ಶಿಬಿರವನ್ನೆಲ್ಲಾ ಸುಟ್ಟು ಭಸ್ಮ ಮಾಡಿದ್ದಾರೆ. ಈ ಸ್ತ್ರೀಯರಿಗೆ ತಕ್ಕ ಶಿಕ್ಷೆಯಾಗಲೇ ಬೇಕು. ನಮ್ಮ ಸೈನಿಕರು ಅವರವರಿಗೆ ಯಾವ ರಮಣಿಯು ಬೇಕೋ ಅವಳನ್ನು ಸ್ವೀಕರಿಸಲಿ. ರಾಜಧಾನಿಗೆ ಕರೆದುಕೊಂಡು ಹೋಗಿ ಅವರನ್ನು ಮದುವೆಯಾಗಲಿ” ಎಂದು ಅಪ್ಪಣೆ ಮಾಡಿದನು. ಸೇನಾ ನಾಯಕರು ಸೈನಿಕರಿಗೆ ಪುರಸ್ಕಾರವನ್ನು ದಾನಮಾಡುವಷ್ಟರಲ್ಲಿ ದೂರದಿಂದ ಕುದುರೆಯನ್ನು ಓಡಿಸುತ್ತಾ, ಬೇಗಂ ಸಾಹೇಬರು ಉಚ್ಚ ಕಂಠದಿಂದ ಕೂಗುತ್ತಾ, ಸುಲ್ತಾನರ ಸಮ್ಮುಖದಲ್ಲಿ ಬಂದು ಬಿದ್ದಳು. ಸುಲ್ತಾನರಿಗೆ ಗಾಬರಿಯಾಯಿತು. ಬೇಗಂ ಸಾಹೇಬರು ಚೇತರಿಸಿಕೊಂಡು ಎದ್ದು, “ಸುಲ್ತಾನರೆ! ಪ್ರಮಾದ, ಪ್ರಮಾದ! ನೀವು ಎಂತಹ ಮಹಾ ಪರಾಧವನ್ನು ಮಾಡಿದಿರಿ. ಈ ದರಬಾರನ್ನು ಇಲ್ಲಿಗೆ ಮುಕ್ತಾಯ ಮಾಡಿರಿ. ಇಂದಿನ ಕಾರ್ಯವು ಸ್ವಲ್ಪ ಕೈಮಿಂಚಿ ಹೋಗಿದ್ದರೆ, ಮೈಸೂರಿಗೆ ಶಾಶ್ವತವಾದ ಕಳಂಕವು ತಟ್ಟುತ್ತಿದ್ದಿತು. ಈ ಸ್ತ್ರೀ ಸಮೂಹದಲ್ಲಿ, ಈ ಬಂದಿಗಳ ಮಧ್ಯದಲ್ಲಿ ದಾಲತಾರಾಣಿಯವರೂ ರಾಧಾರಾಣಿಯವರೂ ಇದ್ದಾರೆ. ನಿಮ್ಮ ಪುರಸ್ಕಾರದಲ್ಲಿ ಅವರೂ ನೇರಿ ಹೋಗಿದ್ದಾರೆ. ಈ ಕೃತ್ಯವು ಕೈ ಮಿಂಚಿ ಹೋಗಿದ್ದರೆ ನೀವು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಿರಿ. ಈ ಸ್ತ್ರೀಯರೆಲ್ಲರೂ ಪತಿವ್ರತಾ ಶಿರೋಮಣಿಗಳು. ವೀರ ರಮಣಿಯರು. ಈ ಇಡೀ ರಾಜ್ಯದ ಮೇಲೆ ನೀವು ಅತ್ಯಾಚಾರ ಮಾಡುತ್ತಿದ್ದೀರಿ.

ಇವರನ್ನೆಲ್ಲಾ ವಿತ್ತಿಕಟ್ಟಿದವಳು ನಾನು. ಈ ಮಹಾಯುದ್ಧಕ್ಕೆ ಕಾರಣೇಭೂತಳು ನಾನು ಈ ಪಾಪವನ್ನು ನಾನು ನೋಡಲಾರೆ, ನೋಡಿ ಸಹಿಸಲಾರೆ” ಎಂದು ಹುಚ್ಚುಳಂತೆ ಕೂಗುತ್ತಾ, ಕೈಯಲ್ಲಿದ್ದ ಕರಾರಿಯನ್ನು ಬಲವಾಗಿ ಎದೆಗೆ ಚುಚ್ಚಿಕೊಂಡಳು ಘಾತಿಮಾ ಬೇಗಂಳ ಶರೀರವು ಭೂಮಿಯ ಮೇಲೆ ಬಿತ್ತು ಸುಲ್ತಾನನೇ ಎದ್ದು ಬಂದು ಬೇಗಂ ಸಾಹೇಬಳನ್ನು ಉಸಚರಿಸಿದನು ಹೃದಯದಲ್ಲಿ ನಾಟಿದ್ದ ಕರಾರಿಯನ್ನು ಮೆತ್ತಗೆ ಕಿತ್ತು ತೆಗೆದನು ಘಾತಿಮಾಬೇಗಂಳ ತಲೆಯು ಸುಲ್ತಾನನ ತೊಡೆಯ ಮೇಲಿತ್ತು ಘಾತಿಮಳು ಒಂದು ಬಾರಿ ಬಿರುಗಣ್ಣನ್ನು ಬಿಟ್ಟು, ನೋಡಿದಳು ಮತ್ತೊಂದು ಬಾರಿ ನಕ್ಕಳು! ಜೀವವು ಹಾರಿಹೋಯಿತು ಸುಲ್ತಾನರ ಕಣ್ಣುಗಳು ಅಶ್ರುಮಯವಾದುವು. ಟಿಪ್ಪುಸುಲ್ತಾನನು ಎದ್ದು ಕಾಲು ನಡಿಗೆಯಲ್ಲಿಯೇ ತನ್ನ ಗುಡಾರಕ್ಕೆ ಹೋದನು. ಅಲ್ಲಿ ಜ್ಞಾನಶೂನ್ಯನಾಗಿ ತನ್ನ ಪರ್ಯಂಕದಲ್ಲಿ ಬಿದ್ದು ಬಿಟ್ಟನು

ಸೈನ್ಯದ ಶಿಸ್ತು ಹಾಗೆಯೇ ಇದ್ದಿತು ಆ ಬಂಧನದಲ್ಲಿದ್ದ ಸ್ತ್ರೀ ನೃಂದದಿಂದ ಬುರಕಿಯನ್ನು ಹಾಕಿದ್ದ ಸ್ತ್ರೀ ವ್ಯಕ್ತಿಯೊಂದು ಧೈರ್ಯದಿಂದ ಮುಂದೆ ಬಂದಿತು ಯಾರೂ ಅವಳನ್ನು ತಡೆಯಲಾರದೆ ಹೋದರು ಆ ವ್ಯಕ್ತಿಯು ಸುಲ್ತಾನರು ಕುಳಿತಿದ್ದ ಆಸನದ ಸಮಾಪಕ್ಕೆ ಬಂದು ನಿಂತಳು! ಸರ್ವ ಸೇನಾನಾಯಕರಾದ ಅಮೀರ್ ನೂರುಲ್ಲಾ ಖಾನರು, ಗಡುಸು ಧ್ವನಿಯಿಂದ “ನೀನಾರು ? ನಿನ್ನ ಸ್ಥಳವನ್ನು ಬಿಟ್ಟು ಇಲ್ಲಿಗೇಕೆ ಬಂದೆ! ಹೋಗಿ ನಿನ್ನ ಸ್ಥಳದಲ್ಲಿ ಹೋಗಿ ನಿಂತುಕೋ! ಇಲ್ಲದಿದ್ದರೆ ಗುಂಡಿನಿಂದ ಹೊಡೆಸುತ್ತೇನೆ” ಎಂದು ಘರ್ಜಿಸಿದರು

ದಾಲತ್ಗಳು—ಖರ್ಸಾಹೇಬರೇ! ನಾನು ಕೊಡಗಿನ ಸ್ತ್ರೀಯಲ್ಲ, ನಾನು ದೊಡ್ಡ ನವಾಬರ ಪುತ್ರಿ! ಈ ಉಂಗುರವನ್ನು ನೋಡಿ, ಎಂದು ತನ್ನ ಕೈಯನ್ನು ಅವನ ಕಡೆ ತೋರಿಸುತ್ತಾ— ಸುಲ್ತಾನರು ಇಲ್ಲಿ ಇಲ್ಲಿ! ಅವರಿಲ್ಲದಾಗ ನಾನು ಮಹಾರಾಣಿ! ನನ್ನ ಹೆಸರು ದಾಲತ್! ನಾನು ಮುಸಲ್ಮಾನಳಾದರೂ ಈ ಬುರುಕೆಯನ್ನು ಕಿತ್ತೊಗೆಯುತ್ತೇನೆ ನೋಡಿರಿ! ಎಂದು ಬುರುಕೆಯನ್ನು ತೆಗೆದು, ಘಾತಿಮಳ ಶವದ ಮೇಲೆ ಹೂದ್ದಿಸಿದಳು ನಂತರ ಸುಲ್ತಾನರು ಕುಳಿತಿದ್ದ ಆಸನದ ಮೇಲೆ ಏರಿನಿಂತು, “ಸೇನಾನಾಯಕರೇ! ನನ್ನ ಅಜ್ಜೆಯನ್ನು ಪಾಲನ ಮಾಡುವುದಾದರೆ ಮಾಡಿರಿ! ಇಲ್ಲದಿದ್ದರೆ ಎಂಟು ದಿಕ್ಕುಗಳಲ್ಲಿಯೂ ಇರುವ ತೋಪುಗಳನ್ನು ಉಡಾಯಿಸಿರಿ! ಈ ಸಹಸ್ರ ಸಹಸ್ರ ಸಂಖ್ಯಾತರಾದ ಕೊಡಗಿನ ಸತೀಮಣಿಯರೊಡನೆ ನಾನೂ ಸಂತೋಷದಿಂದ ಪ್ರಾಣವನ್ನೊಪ್ಪಿಸುತ್ತೇನೆ ಒಬ್ಬ ಸೈನಿಕನೂ ಒಬ್ಬ ಸ್ತ್ರೀಯಳ ಕರಸ್ಪರ್ಶವನ್ನೂ ನೋಡಕೂಡದು.” ಎಂದು ಆಜ್ಞೆ ಮಾಡಿದಳು.

ಸೇನಾನಾಯಕನು ಮುಂದೆ ಬಂದು ಅಭಿವಾದನ ಮಾಡಿ, “ಮಹಾರಾಣಿಯ

ವರೇ! ಕ್ಷಮಿಸಬೇಕು. ಇದು ನನ್ನ ತಪ್ಪಲ್ಲ! ಸುಲ್ತಾನರವರ ಆಜ್ಞೆ!" ಎಂದು ಹೇಳಿದನು.

"ಖಾಫೆ ಸಾಹೇಬರವರೇ! ಈ ಮೈಸೂರು ರಾಜ್ಯವು ದೊಡ್ಡ ನವಾಬರದು! ಈ ಸೈನ್ಯವು ಅವರದು, ಅವರ ಹೆಸರು ಹೇಳಿದ ಸ್ಥಳದಲ್ಲಿ ಇಂಥಾ ಅತ್ಯಾಚಾರವು ನಡೆಯಕೂಡದು! ನಾನು ಅಪ್ಪಣೆ ಮಾಡುತ್ತೇನೆ ಸೈನಿಕರೆಲ್ಲರೂ ಸರಿದು ಒಬ್ಬೊಬ್ಬ ರಾಗಿ ಹೊರಟು ಹೋಗಬೇಕು ಇಲ್ಲಿ ಸ್ತ್ರೀಯರು ಮಾತ್ರ ಇರಬೇಕು!" ಎಂದು ದೌಲತ್ತಳು ಆಜ್ಞೆ ಮಾಡಿದಳು.

ಆ ಸ್ತ್ರೀಯರ ಕಂದಿಂದ "ಜೈ ದೌಲತ್ ರಾಣಿಕಿ-ಜೈ!" ಎಂಬ ಜಯ ಧ್ವನಿ ಎದ್ದಿತು ಆ ಜಯಧ್ವನಿಯು ಭೂಮ್ಯಾಕಾಶಗಳನ್ನು ವ್ಯಾಪಿಸಿತು ಸೇನಾ ಪತಿಯು ಕತ್ತಿಯನ್ನೆತ್ತಿ ಸೈನ್ಯಿಕರಿಗೆಲ್ಲಾ ಆ ಸ್ಥಳವನ್ನು ಬಿಟ್ಟು ಹೋಗಬೇಕೆಂದು ಅಪ್ಪಣೆ ಮಾಡಿದನು ಎಲ್ಲರೂ ಒಬ್ಬೊಬ್ಬರಾಗಿ ಹೊರಟು ಹೋದರು

ದೌಲತ್ ರಾಣಿಯು ರಾಜಪೀಠದ ಮೇಲೆಯೇ ನಿಂತಿದ್ದಳು ಸೈನಿಕರೆಲ್ಲರೂ ಹೊರಟು ಹೋಗುತ್ತಲೇ ಸ್ತ್ರೀಯರನ್ನುದ್ದೇಶಿಸಿ—“ಮಹಿಳೆಯಿರಿರಾ! ವಿೀರ ರಮಣಿಯಿರಿರಾ! ನೀವುಗಳು ಸ್ವತಂತ್ರರು ನಿಮ್ಮ ನಿಮ್ಮ ಮನೆಗಳಿಗೆ ತೆರಳಿರಿ! ನಾಳೆಯ ದಿನ ಕಾಳೇಶ್ವರಕ್ಕೆ ಎಲ್ಲರೂ ಬನ್ನಿರಿ! ಈ ಕೊಡಗು ರಾಜ್ಯವನ್ನು ಸುಲ್ತಾನರ ಕೈಯಿಂದ ತಪ್ಪಿಸಿ, ಮಹಾ ಕಾಳೇಶ್ವರನ ರಾಜ್ಯವನ್ನಾಗಿ ಮಾಡೋಣ! ಈ ರಾಜ್ಯವು ನಿಮ್ಮದು! ಜಯವು ನಿಮ್ಮದು!” ಎಂದು ಘೋಷಿಸಿದಳು. ಸ್ತ್ರೀಯರೆಲ್ಲರೂ ಸಂತೋಷದಿಂದ ತೆರಳಿದರು

ದೌಲತ್ತಳು ಸೇನಾಪತಿಗಳನ್ನು ಕರೆದು “ಈ ಘಾತಿಮಾ ಬೇಗಂರವರ ಶರೀರವನ್ನು ಕಾವಲಿಟ್ಟು ರಕ್ಷಿಸಿರಿ ನಾಳೆಯ ದಿನ ಗೋರಿಯನ್ನು ಮಾಡಿಸುತ್ತೇನೆ ಎಂದು ಹೇಳಿದಳು ಆ ಮೈದಾನವೆಲ್ಲವೂ ಬರಿದಾಗಿ ಹೋಯಿತು ಒಬ್ಬ ಸ್ತ್ರೀ ವ್ಯಕ್ತಿಯು ಮಾತ್ರ ಅಲುಗದೆ ನಿಂತಲ್ಲಿಯೇ ನಿಂತಿದ್ದಳು ದೌಲತ್ ರಾಣಿಯು ಆ ವ್ಯಕ್ತಿಯ ಹತ್ತಿರ ಹೋಗಿ ನಿಂತಳು

“ದೌಲತ್ ರಾಣಿಯವರೇ! ಇಂದು ನೀವು ನಿಜವಾದ ರಾಣಿಯವರಂತೆ ಶೋಭಿಸಿದಿರಿ! ಈ ಕೊಡಗನ್ನು ಉದ್ಧಾರ ಮಾಡಿದಿರಿ! ಸನಾತನ ಧರ್ಮವನ್ನು ರಕ್ಷಿಸಿದಿರಿ! ಮೈಸೂರಿಗೆ ಕೀರ್ತಿಯನ್ನು ತಂದಿರಿ!” ಎಂದು ಹೇಳಿ, ಆ ಸ್ತ್ರೀ ವ್ಯಕ್ತಿಯು ಕೊಂಡಾಡುತ್ತಾ ದೌಲತ್ತಳನ್ನು ಆಲಿಂಗಿಸಿದಳು. ಅವಳು ರಾಧಾರಾಣಿ!

ದೌಲತ್ ಮತ್ತು ರಾಧಾರಾಣಿಯರು ಸುಲ್ತಾನರ ಶಿಬಿರಕ್ಕೆ ಹೋದರು ಅವರ ಸರ್ಯಂಕದ ಬಳಿ ಹೋಗಿ ನಿಂತರು. ಸುಲ್ತಾನನು ಜ್ಞಾನಾವಸ್ಥೆಯಲ್ಲಿ ಇಲ್ಲ! ಅಜ್ಞಾನಾವಸ್ಥೆಯಲ್ಲಿ ಕನವರಿಸುತ್ತಿದ್ದನು.

ಘಾತಿಮಾಬೇಗಂ ನಿಮ್ಮನ್ನು ಕೊಂದ ಪಾಪಿಯು ನಾನು ದೌಲತ್ ನೀನು ಬಂದಿಯಾದೆಯಾ ? ರಾಧಾರಾಣಿಯವರೇ ! ನನ್ನ ಅಪರಾಧಕ್ಕೆ ಕ್ಷಮೆಯುಂಟೆ ? ಇಯಜ್ ಖಾಫ ! ನೀನೆಲ್ಲಿ ಹೋದೆ ? ಎಂದು ಹಂಬಲಿಸುತ್ತಿದ್ದನು ದೌಲತ್ ರಾಣಿಯು ಹೋಗಿ ಮಂಚದ ಮೇಲೆ ಕುಳಿತಳು ಸುಲ್ತಾನನ ತಲೆಯನ್ನು ತನ್ನ ತೂಡೆಯ ಮೇಲಿಟ್ಟು ಕೊಂಡಳು ಮೆತ್ತಗೆ ಮೈ ತಡವುತ್ತಿದ್ದಳು ರಾಧಾರಾಣಿಯು ಪನ್ನೀರನ್ನು ತಂದು ಸುಲ್ತಾನನ ಹಣೆಯ ಮೇಲೆ ಚುಮುಕಿಸಿದಳು ಲಾಮಂಚದ ಬೀಸಣಿಗೆಯಿಂದ ಬೀಸತೊಡಗಿದಳು ಈ ಸೈತ್ಯೋಪಚಾರಗಳಿಂದ ಸುಲ್ತಾನನಿಗೆ ತಿಳಿವು ಬಂತು !

ಸುಲ್ತಾನನು ಕಣ್ಣು ಬಿಟ್ಟು ಒಂದು ಬಾರಿ ದೌಲತ್ತಳ ಮುಖವನ್ನು ನೋಡಿದನು. ಮತ್ತೊಂದು ಬಾರಿ ರಾಧಾರಾಣಿಯ ಮುಖವನ್ನು ನೋಡುತ್ತಾ ಪರ್ಯಂಕದಿಂದ ಎದ್ದನು. ಕೈಮುಗಿದು ರಾಧಾರಾಣಿಯವರನ್ನು ಕ್ಷಮೆ ಬೇಡಿದನು ಗುಡಾರದಿಂದ ಹೊರಗೆ ಹೋಗಲು ಹೊರಟನು ರಾಧಾರಾಣಿಯು ಸುಲ್ತಾನನನ್ನು ತಡೆದು “ಸುಲ್ತಾನರೇ, ಎಲ್ಲಿಗೆ ಹೋಗುತ್ತೀರಿ !” ಎಂದು ಕೇಳಿದಳು

“ತಾಯೇ, ರಾಣಿಯವರೇ ! ಆ ಸ್ತ್ರೀಯರನ್ನೆಲ್ಲಾ ಬಿಡುಗಡೆ ಮಾಡಿ ಕ್ಷಮೆ ಬೇಡಲು ಹೋಗುತ್ತೇನೆ ಆ ದಿವಾನ್‌ರವರ ಧರ್ಮಪತ್ನಿಯ ಶರೀರವು ಅಲ್ಲಿ ಬಿದ್ದಿದೆ ಅದನ್ನು ತಂದು ಇಲ್ಲಿ ಇಡುತ್ತೇನೆ” ಎಂದು ಬಿಕ್ಕಳಿಸುತ್ತಾ ಹೇಳಿದನು

ರಾಧೆಯು ನಗುತ್ತಾ, “ಸುಲ್ತಾನರೇ, ಕುಳಿತುಕೊಳ್ಳಿರಿ ಅದನ್ನೆಲ್ಲಾ ದೌಲತ್ ರಾಣಿಯವರು ನಿಜವಾದ ಮಹಾರಾಣಿಯಾಗಿ ನಿಮ್ಮ ರಾಜಪೀಠವನ್ನೇರಿ ನಿಮ್ಮ ನವಾಬ್‌ಗಿರಿಯನ್ನು ಪೂರ್ಣವಾಗಿ ಚಲಾಯಿಸಿದ್ದಾರೆ” ಎಂದು ಹೇಳಿ ಸುಲ್ತಾನನನ್ನು ಪರ್ಯಂಕದಲ್ಲಿ ಕುಳ್ಳಿರಿಸಿದಳು.

ಸುಲ್ತಾನನು ದೌಲತ್ತಳ ಕಡೆ ತಿರುಗಿ, “ದೌಲತ್! ನೀನು ಇಂದು ರಾಣಿಗಿರಿಯನ್ನು ವಹಿಸಿದೆಯಾ ! ಇನ್ನು ನಾನು ಆ ರಾಜಪೀಠವನ್ನು ಏರುವುದಿಲ್ಲ ನಾನು ನಿನ್ನ ಸೇನಾನಾಯಕನಾಗಿ ಸೇವೆ ಮಾಡುತ್ತೇನೆ” ಎಂದು ಹೇಳಿ ದೌಲತ್ತಳ ಕೈ ತೆಗೆದುಕೊಂಡು ಅವಳ ಹಸ್ತವನ್ನು ಚುಂಬಿಸಿದನು

ದೌಲತ್ತಳು—ಸುಲ್ತಾನರವರೇ ! ನಾನು ಇಂದು ರಾಜಪೀಠವನ್ನೇರಿ, ಕ್ಷಣ ಹೊತ್ತು ರಾಣಿಗಿರಿಯನ್ನು ಚಲಾಯಿಸಿದ್ದರಿಂದ ನಿಮ್ಮ ಪಾಪವೆಲ್ಲಾ ಪರಿಹಾರವಾಗುವುದಿಲ್ಲ ನೀವು ಈ ಕೊಡಗು ರಾಜ್ಯದ ಮೇಲೆ ನಿಷ್ಕಾರಣವಾಗಿ ದಂಡೆತ್ತಿ ಬಂದು ಅತ್ಯಾಚಾರ ಮಾಡಿದ್ದೀರಿ. ಈ ಸ್ತ್ರೀಯರ ವಿಷಯದಲ್ಲಿ ತೋರಿದ ಕ್ರೌರ್ಯವಂತೂ ಭೂಮಂಡಲದಲ್ಲಿ ಅಳಿಸಿಹೋಗದಂತಹುದು ! ನಾನೊಂದು ಪ್ರಾರ್ಥನೆಯನ್ನು ಮಾಡು

ತ್ತೇನೆ. ನೀವು ಅದರಂತೆ ಮಾಡಲೇಬೇಕು. ಹಾಗೆ ಮಾಡುವುದಾಗಿ ನಾಗ್ಡಾನ ಕೊಡಿರಿ !

ಸುಲ್ತಾನ್—ದೌಲತ್ ! ನಿನ್ನ ಮಾತಿಗೆ ಪ್ರತಿಯುಂಟೆ ! ಆಜ್ಞೆಮಾಡು ಆ ಅರಮನೆಯ ಜೈಲಿನಲ್ಲಿ ಹೇಗೆ ರಾಣಿಗಿರಿಯನ್ನು ಮಾಡಿದೆಯೋ, ಈಗಲೂ ಹಾಗೆಯೇ ಮಾಡು ನಾನು ಶಿರಸಾವಹಿಸಿ ಅದನ್ನು ನೆರವೇರಿಸುವೆನು

ದೌಲತ್—ಸುಲ್ತಾನರವರೇ, ನಿಮ್ಮ ಪದಾಘಾತದಿಂದ ಈ ಕೊಡಗು ನುಚ್ಚು ನೂರಾಗಿದೆ ನೀವು ಸಂಪೂರ್ಣವಾಗಿ ಕೊಡಗಿನವರಿಗೇ ಬಿಟ್ಟು ಹೊರಟುಹೋಗಬೇಕು ಈ ರಾಜ್ಯವನ್ನು ಪುನಃ ನೀವು ಎಂದಿಗೂ ಮುಟ್ಟಿಕೂಡದು

ಸುಲ್ತಾನರು ಸೇನಾನಾಯಕನನ್ನು ಕರೆಸಿದರು ಅಮಿರ್ ನೂರುಲ್ಲಾಖಾನರವರೇ ತಮ್ಮ ಉಪಕಾರವನ್ನು ನಾನೆಂದಿಗೂ ಮರೆಯುವುದಿಲ್ಲ. ನೀವು ದೌಲತ್ ರಾಣಿಯವರ ಆಜ್ಞೆಯನ್ನು ನೆರವೇರಿಸಿ ಮೈಸೂರಿಗೆ ಕೀರ್ತಿಯನ್ನು ತಂದಿರಿ ! ಈ ದಿನವೇ ಮೈಸೂರಿನ ಸೈನ್ಯಗಳೆಲ್ಲವೂ ಹಿಂದಕ್ಕೆ ಹೊರಡತಕ್ಕದ್ದು. ನೀವು ಇವುಗಳನ್ನೆಲ್ಲಾ ತೆಗೆಸಿಕೊಂಡು ರಾಜಧಾನಿಗೆ ಹೊರಡಿರಿ ನಾವು ಹಿಂದೆ ಬರುತ್ತೇವೆ ಈ ಕೊಡಗಿನಿಂದ ಒಂದು ಕುರುಷು ಕಾಸನ್ನೂ ತೆಗೆದುಕೊಂಡು ಹೋಗಕೂಡದು ! ಎಂದು ಆಜ್ಞೆ ಮಾಡಿದನು

ಸೇನಾಧಿಪತಿಗಳು ತಕ್ಷಣ ಆಜ್ಞೆಯನ್ನು ಜಾರಿಮಾಡಿದರು. ಸೈನ್ಯವೆಲ್ಲವೂ ಹೊರಟೇಬಿಟ್ಟಿತು

ಆ ದಿನ ರಾತ್ರಿ ದೌಲತ್ ಮತ್ತು ರಾಧಾರಾಣಿಯವರುಗಳು ಕಾಳೇಶ್ವರಕ್ಕೆ ಹೋಗಿ ಅಲ್ಲಿ ತಮ್ಮ ಬಿಡಾರದಲ್ಲಿ ತಂಗಿದರು

ಮಾರನೆಯ ದಿನ ಪ್ರಾತಃಕಾಲದಲ್ಲಿ ಉತ್ಸವದೊಂದಿಗೆ ಘಾತಿಮಾಬೇಗಂಗಳ ರವವು ಕಾಳೇಶ್ವರಕ್ಕೆ ತರಲ್ಪಟ್ಟಿತು ಮಶೀದಿಯ ಪಕ್ಕದಲ್ಲಿ ಫಕೀರನ ಸಜೀವಸಮಾಧಿಯ ಸಮೀಪದಲ್ಲಿಯೇ ಘಾತಿಕುಳ ಗೋರಿಯು ಸಂಭ್ರಮದಿಂದ ಮಾಡಲ್ಪಟ್ಟಿತು. ದೌಲತ್ ರಾಣಿಯವರೂ ರಾಧಾರಾಣಿಯವರೂ ಘಾತಿಮಾಬೇಗಂರವರ ವಸತಿಗೃಹಕ್ಕೆ ಹೋಗಿ ಮಾಲತಿಯ ಸಹಾಯದಿಂದ ನೆಲಮಾಳಿಗೆಯಲ್ಲಿದ್ದ ಧನಧಾನ್ಯಗಳನ್ನೆಲ್ಲಾ ಕಾಳೇಶ್ವರಕ್ಷೇತ್ರಕ್ಕೆ ಸಾಗಿಸಿದರು ಅಲ್ಲಿ ಆ ದಿನ ಸಂಧ್ಯಾಕಾಲ ದೌಲತ್ ರಾಣಿಯವರು ದೇವಾಲಯದ ಮಹಾದ್ವಾರದಲ್ಲಿ ಭದ್ರಪೀಠದಮೇಲೆ ಮಂಡಿಸಿದರು. ಕೊಡಗಿನ ಸ್ತ್ರೀಯರೆಲ್ಲರೂ ಆ ಮಹಾರಾಣಿಯ ದರ್ಶನಕ್ಕೆ ಬಂದು ನೆರೆದಿದ್ದರು. ದೌಲತ್ ರಾಣಿಯು ಆ ಧನಕನಕಗಳನ್ನೆಲ್ಲಾ ಯುದ್ಧದಲ್ಲಿ ಮನೆ ಮಾರುಗಳನ್ನು, ಪತಿ- ಪುತ್ರರನ್ನೂ ಕಳೆದುಕೊಂಡ ಸ್ತ್ರೀಯರಿಗೆ ದಾನಮಾಡಿದಳು ಅವಳ ದಾನವು ಅರ್ಧರಾತ್ರಿಯವರೆಗೆ ನಡೆಯುತ್ತಿತ್ತು ಸುಲ್ತಾನನು ಅಲ್ಲಿಗೆ ಗುಪ್ತವಾಗಿ ಬಂದು ಒಂದು ಎತ್ತರ

ವಾದ ಪ್ರದೇಶದಲ್ಲಿ ನಿಂತು ಆ ವೈಭವವನ್ನು ನೋಡುತ್ತಿದ್ದನು ಈ ದಾನಧರ್ಮಗಳೆಲ್ಲಾ ಪೂರೈಸುವವರೆಗೆ ಮಾಲತಿಯು ದೌಲತ್ತಳ ಪಕ್ಕದಲ್ಲಿಯೇ ನಿಂತಿದ್ದಳು ಇಮಾಮನು ಅಲ್ಲಿಯೇ ಕಣ್ಣೀರಿಡುತ್ತ ನಿಂತಿದ್ದನು ಎಲ್ಲವೂ ಪೂರೈಸಿದ ಮೇಲೆ ಮಾಲತಿಯು “ಮಹಾರಾಣಿಯವರೇ ನನ್ನ ಭಾರವೆಲ್ಲವೂ ಪೂರೈಸಿತು ಬೇಗಂಸಾಹೇಬರವರು ಈ ನಿಧಿಯನ್ನು ನನಗೆ ವಹಿಸಿದ್ದರು ಅದನ್ನು ತಾವು ವಿನಿಯೋಗಿಸೋಣವಾಯಿತು ಇಂದಿಗೆ ಪೂರೈಸಿತು” ಎಂದು ರಾಣಿಯವರನ್ನು ವಂದಿಸಿದಳು

ದೌಲತ್ — ಮಾಲತಿ ! ನಿನ್ನ ಒಡತಿಯ ಮರಣಕ್ಕಾಗಿ ನೀನು ದುಃಖಿಸಬೇಡ ನೀನು ನನ್ನೊಡನೆ ಬಾ ! ಎಂದು ಹೇಳಿದಳು ಮಾಲತಿಯು ಕಣ್ಣೀರು ಸುರಿಸುತ್ತಾ ದೇವಿಯವರೇ, ಅಪ್ಪಣೆ ಕೊಡಿರಿ ! ನಾನು ಇಲ್ಲೇ ಈ ಬೇಗಂಸಾಹೇಬರ ಸಮಾಧಿಯ ಬಳಿಯಲ್ಲೇ ಕೆಲವು ಕಾಲವಿರುತ್ತೇನೆ ಕಾಲಾನುಕಾಲಕ್ಕೆ ತಮ್ಮ ಸನ್ನಿಧಾನಕ್ಕೆ ಬಂದು ಸೇರುತ್ತೇನೆ ಎಂದು ಹೇಳಿದಳು

ಇಮಾಮನು — ರಾಣಿಯವರೇ ! ನನ್ನ ಕಾರ್ಯವು ಇನ್ನೂ ಪೂರೈಸಲಿಲ್ಲ ನನ್ನಲ್ಲಿ ಇಬ್ಬರು ಬಂದಿಗಳಿದ್ದಾರೆ ಅವರಿಬ್ಬರೂ ಮಹಾಪರಾಧಿಗಳು ಎಂದು ಹೇಳಿದನು ದೌಲತ್ತಳು ಅವರನ್ನು ಕರತರುವಂತೆ ಅಪ್ಪಣೆ ಮಾಡಿದಳು ಇಮಾಮನು ಇಬ್ಬರನ್ನು ಕರತಂದು ನಿಲ್ಲಿಸಿದನು.

ದೌಲತ್ತಳು ಮಿರ್ಸಾದಕನನ್ನೂ, ಹುಚ್ಚಿ ಸಾವಿತ್ರಿಯನ್ನೂ ನೋಡಿದಳು ಆಶ್ಚರ್ಯದಿಂದ “ನೀವಿಬ್ಬರೂ ಸುಲ್ತಾನರ ಸೈನ್ಯದೊಂದಿಗೇ ಬಂದಿರುವಿರಾ ? ಎಲ್ಲಿ ಅನಾಹುತಗಳು ನಡೆದರೆ ಅಲ್ಲಿ ನೀವು ಇರಲಿ ! ನಿಮ್ಮಿಬ್ಬರನ್ನೂ ನಾನು ಬಿಡುಗಡೆ ಮಾಡುತ್ತೇನೆ ಹೊರಟುಹೋಗಿರಿ !” ಎಂದು ದೌಲತ್ತಳು ಅಪ್ಪಣೆ ಮಾಡಿದಳು ಇಬ್ಬರೂ ಕೈಮುಗಿದು ಅಡ್ಡಬಿದ್ದು ಹೊರಟುಹೋದರು

ಇಮಾಮನನ್ನು ರಾಣಿಯವರು ಜೊತೆಯಲ್ಲಿಯೇ ಕರೆದುಕೊಂಡು ಹೋದರು ರಾಣಿಯರಿಬ್ಬರೂ ದೇವಾಲಯಕ್ಕೆ ಹೋಗಿ ತ್ರಿಯಂಬಕಭಟ್ಟನಿಗೆ ವಂದಿಸಿ, ಆಶೀರ್ವಾದವನ್ನು ಪಡೆದು ಕಾಳೇಶ್ವರಕ್ಷೇತ್ರದಿಂದ ಪರಿವಾರದೊಡನೆ ಸುಲ್ತಾನರ ಶಿಬಿರಕ್ಕೆ ಹೊರಟರು

ಸುಲ್ತಾನರವರು ಅಶ್ವಾರೋಹರಾಗಿ ಹಿಂದೆಯೇ ಹಿಂಬಾಲಿಸಿದರು ಎಲ್ಲರೂ ಹೋಗಿ ಶಿಬಿರಕ್ಕೆ ಸೇರಿದರು. ಸುಲ್ತಾನನು ದೌಲತ್ತಳನ್ನೂ, ರಾಧಾರಾಣಿಯವರನ್ನೂ ರಾಜಧಾನಿಗೆ ಬರಲೇಬೇಕೆಂದು ಬಹಳವಾಗಿ ಬೇಡಿದನು ಅವರಿಬ್ಬರೂ ದಾಕ್ಷಿಣ್ಯ ಬದ್ಧರಾಗಿ ಸುಲ್ತಾನರೊಡನೆ ರಾಜಧಾನಿಗೆ ಹೊರಡಲು ಒಪ್ಪಿದರು.

ಸುಲ್ತಾನರು ರಾಣಿಯವರುಗಳೊಡಗೂಡಿ ಶ್ರೀರಂಗಪಟ್ಟಣಕ್ಕೆ ತೆರಳಿದರು ಕೊಡಗು ನಿರ್ಮುಕ್ತವಾಯಿತು.

ದೌಲತ್ತಳ ಸಾನ್ನಿಧ್ಯದಲ್ಲಿ

ಸುಲ್ತಾನನು ಕೊಡಗಿನಿಂದ ರಾಜಧಾನಿಗೆ ಹಿಂದಿರುಗಿದನು ದೌಲತ್ ಮತ್ತು ರಾಧಾರಾಣಿಯವರುಗಳನ್ನು ಕರೆದು ತಂದನು ಅವರನ್ನು ದರಿಯಾ ದೌಲತ್ತಿನಲ್ಲಿ ಇಳಿಸಿದನು ಅವರುಗಳಿಗೆ ರಾಜಯೋಗ್ಯವಾದ ಆಧಿತ್ಯಗಳು ಸಿದ್ಧ ಮಾಡಲ್ಪಟ್ಟವೆ. ಟಿಪ್ಪುಸುಲ್ತಾನನು ಪ್ರತಿ ದಿನವೂ ರಾಣಿಯವರ ದರ್ಶನಕ್ಕೆ ಬಂದು ಹೋಗುತ್ತಾನೆ ದೌಲತ್ ರಾಣಿಯ ಸಮ್ಮುಖದಲ್ಲಿ ಬಹಳ ಹೂತ್ತು ಕಳೆಯುತ್ತಾನೆ ಎಷ್ಟೋ ವಿಷಯಗಳನ್ನು ಮಾತನಾಡುತ್ತಾರೆ. ಪ್ರತಿಯೊಂದು ಬಾರಿಯೂ ದೌಲತ್ತಳು ಎಂಥಾ ರಾಜನೀತಿಜ್ಞಳೆಂದು ಆಶ್ಚರ್ಯ ಪಡುತ್ತಾನೆ ದೌಲತ್ತಳ ಬುದ್ಧಿಯನ್ನು ನೋಡಿ ಕ್ಷಣಕ್ಷಣವೂ ಮೆಚ್ಚುತ್ತಾನೆ ಕೂಡಗಿನಲ್ಲಿ ದೌಲತ್ತಳೂ, ರಾಧೆಯೂ ಮಾಡಿದ ಸಾಹಸವನ್ನು ನೆನೆಸೆದುದು ಆನಂದಿಸುತ್ತಾನೆ ಕೊಡಗಿನ ಪ್ರಕರಣದಲ್ಲಿ ದೌಲತ್ತಳು ರಾಜಲಕ್ಷ್ಮಿಯಂತೆ ವಿರಾಜಿಸಿದುದನ್ನು ಸ್ಮರಿಸಿ, ಈ ದೌಲತ್ತಳು ರಾಣಿಗಿರಿಗೆ ಅರ್ಹಳೆಂದು ನೂರಾರು ಬಾರಿ ಹೇಳುತ್ತಾನೆ ಸುಲ್ತಾನನು ಈಗ ನಿಜವಾಗಿಯೂ ಪೂರ್ಣ ಮನೋರಥನಾಗಿದ್ದಾನೆ ದೌಲತ್ತಳ ಸಾನ್ನಿಧ್ಯವು ನನಗೆ ದೊರಕಿದೆ ಇದು ಶಾಶ್ವತವಾಗಿರುವಂತೆ ಮಾಡಬೇಕು ಅದರೂ ಸುಲ್ತಾನನಿಗೆ ಮನೋವೇದನೆಯು ಇದ್ದೇ ಇದೆ ದೌಲತ್ತಳು ಪ್ರತ್ಯಕ್ಷವಾಗಿ ನನ್ನನ್ನು ಮದುವೆಯಾಗಬೇಕು ಈ ಜಗತ್ತು ಒಪ್ಪುವಂತೆ ದೌಲತ್ತಳು ರಾಣಿಪಟ್ಟವನ್ನು ಅಲಂಕರಿಸಬೇಕು ಕೊಡಗಿನಲ್ಲಿ ದೌಲತ್ತಳು ರಾಣಿಗಿರಿಯನ್ನು ಚಲಾಯಿಸಿದಂತೆ ಸರ್ವದಾ ದರಬಾರನ್ನು ನಡೆಸುತ್ತಲೇ ಇರಬೇಕು ಇದೇ ಸುಲ್ತಾನನ ಅಶೋತ್ತರ ಇದಕ್ಕೆ ಪ್ರತಿಬಂಧಕವೇನಿದೆ ?

ದೌಲತ್ತಳ ಮಾತುಕತೆಗಳಲ್ಲಿ ಸರ್ವದಾ ಪ್ರೀತಿ ವಿಶ್ವಾಸಗಳು ಕಾಣುತ್ತಿವೆ. ಸುಲ್ತಾನರಾಜ್ಯಸ್ಥಾನನೆಯಲ್ಲಿ ಸುಲ್ತಾನರಿಗಿಂತ ದೌಲತ್ತಳಿಗೇ ಹೆಚ್ಚು ಆಸಕ್ತಿ ಇದೆ. ಇದನ್ನೆಲ್ಲಾ ನೋಡಿ ಸುಲ್ತಾನನು ಹೀಗೆಯೇ ಎಂದು ನಿರ್ಣಯ ಮಾಡಲಾರದೇ ಕೋಗಿದ್ದಾನೆ ದೌಲತ್ತಳಲ್ಲಿ ಸರಳತೆಯಿದ್ದರೂ ತನ್ನ ಅಭೀಷ್ಟವನ್ನು ಬಿಚ್ಚಿ ಹೇಳಲಾರದೇ ಇದ್ದಾನೆ. ಏಕೆ ? ತನ್ನ ಆಶೆಯನ್ನು ದೌಲತ್ತಳು ಅರಿಯಲೇನು ? ನಗರದಲ್ಲಿ ಸೋನಾಮಹಲಿನಲ್ಲಿ ಸುಲ್ತಾನನು ಪ್ರಣಯ ಭಿಕ್ಷೆಯನ್ನು ಕೇಳಿಲ್ಲವೇನು ? ಅವನ ನೋಟದಲ್ಲಿ, ಮಾತಿನಲ್ಲಿ, ನಡೆನುಡಿಗಳಲ್ಲಿ ಹಾವಭಾವಗಳಲ್ಲಿ ಆ ಪ್ರಣಯವು ಹೊತ್ತಿ ಸೂಸುತ್ತಿಲ್ಲವೇನು ? ಅದರೂ ದೌಲತ್ತಳು ತನ್ನನ್ನು ಸ್ವಯಂವರ ಮಾಡಿಕೊಳ್ಳಲಿಲ್ಲ. ವಿರೋಧಭಾವವನ್ನು ತೋರಲೂ ಇಲ್ಲ ! ಇದೇನು ನೈಚಿತ್ರ್ಯ ! ಸುಲ್ತಾನನು ದೌಲತ್ತಳ ಸಾನ್ನಿಧ್ಯದಲ್ಲಿ, ಮನಸ್ಸಿನ ಉದ್ದೇಗದಿಂದ ಪರಿತಪಿಸುತ್ತಾ, ಹಿಂದಕ್ಕೆ ಹೋಗದೇ ಸುಗ್ಗಲಾರದೇ ಸ್ತಂಭಿತನಾದಂತಾಗಿದ್ದಾನೆ

ರಾಜಧಾನಿಯಲ್ಲಿ ಹೆಚ್ಚು ಹಣವಿಲ್ಲ ಕೊಡಗಿನ ಯುದ್ಧದಲ್ಲಿ ಕೋಟ್ಯಂತರ

ರೂಪಾಯಿಗಳು ಖರ್ಚಾಗಿವೆ. ಕೊಡಗಿನಿಂದ ಏನೂ ತರಲು ಆಗಲಿಲ್ಲ ಸುಲ್ತಾನನು ಹಣಕ್ಕೇನು ಮಾಡುವುದು ಎಂದು ಆಲೋಚಿಸತೊಡಗಿದನು ಏನು ಮಾಡಬೇಕು? ಎಲ್ಲಿಂದ ಹಣ ತರಬೇಕು ಅವನಿಗೆ ಒಂದೂ ತೋರದೆ ಇದೆ ಈ ವಿಷಯವನ್ನು ದೌಲತ್ ರಾಣಿಯವರೊಡನೆಯೂ, ರಾಧಾರಾಣಿಯವರೊಡನೆಯೂ ಮಂತ್ರಾಲೋಚನೆ ನಡೆಸಿದನು ಸುಲ್ತಾನನೇ ಕನ್ನಾನೂರಿನ ರಾಣಿಯವರು ತನ್ನನ್ನು ಬಹಳ ವಾಗಿ ಗೌರವಿಸುತ್ತಾರೆಂದೂ, ಅವರಿಗೆ ರಾಯಸಗಳನ್ನು ಬರೆದು ಕಳಿಸಿ ಹಣವನ್ನು ತರಿಸಬೇಕೆಂದೂ ಸೂಚಿಸಿದನು ಮಲಬಾರಿನಲ್ಲಿ ಮಹೀಬಂದರಿನಲ್ಲಿ ಅಲ್ಲೇಸೇಟೆ ನೆಂಬ ದೊಡ್ಡ ಹಡಗುವ್ಯಾಪಾರಿ ಇದ್ದಾನೆಂದೂ, ಅವನಲ್ಲಿ ಬಹಳ ಐಶ್ವರ್ಯವಿದೆ ಯೆಂದೂ, ಅವನು ಜವಾಹರಿಗಳನ್ನು ಒತ್ತೆಯಿಡದೇ ಹಣ ಕೊಡಲು ಒಪ್ಪುವುದಿಲ್ಲ ವೆಂದೂ ಸುಲ್ತಾನನು ವಿಷಾದದಿಂದ ತಿಳಿಸಿದನು.

ರಾಧಾರಾಣಿಯವರು—ಸುಲ್ತಾನರೇ! ಈ ರಾಯಭಾರಕ್ಕೆ ದೌಲತ್ ರಾಣಿಯ ವರನ್ನು ಮಲಬಾರಿಗೆ ಕಳುಹಿಸಿರಿ! ನಾನು ಅವರ ಜೊತೆಯಲ್ಲಿ ಹೋಗುವನು ನನ್ನಲ್ಲಿ ಕೆಲವು ಅಭರಣಗಳಿವೆ ಮತ್ತು ಫಾತಿನಾಬೇಗಂವರ ಜವಾಹರಿಗಳು ನಮ್ಮ ಲ್ಲಿವೆ ಅವುಗಳನ್ನೂ ನಮ್ಮ ಅಭರಣಗಳನ್ನೂ ಅಲ್ಲೇಸೇಟೆರವರಲ್ಲಿಡಲು ಏರ್ಪಾಡು ಮಾಡುತ್ತೇವೆ ಅದರಿಂದ ಮೈಸೂರು ಸುಲ್ತಾನರಿಗೆ ಆಗಾರವವಿಲ್ಲ ಎಂದು ಹೇಳಿ ದಳು ದೌಲತ್ ರಾಣಿಯವರು ಅದನ್ನು ಒಪ್ಪಿದರು ಆದರೆ, ಸುಲ್ತಾನರು ಏನೂ ಮಾತನಾಡದೆ ವಿಷಣ್ಣವದನರಾಗಿ ಹೊರಟುಹೋದರು

ಸುಲ್ತಾನರಿಗೆ ರಾಜಕೀಯದಲ್ಲಿಯೂ ಬಲು ಚಿಂತೆ ಇತ್ತು ಕಂಪನಿಯವರು ಒಳಗೊಳಗೆ ವಿರೋಧವನ್ನು ಬೆಳೆಸುತ್ತಿದ್ದಾರೆ ಮಹಾರಾಷ್ಟ್ರರು ಮೈಸೂರನ್ನು ನುಂಗಬೇಕೆಂದು ಹವಣಿಸುತ್ತಿದ್ದಾರೆ. ಹೈದರಾಬಾದಿನವರು ಮೈಸೂರಿನವರ ವಿರೋ ಧಿಗಳೇ! ಎಂದು ಬುಗ್ಗೆನೆ ಕಾಡುಕಿಚ್ಚು ಏಳುತ್ತದೆಯೋ ನಿಶ್ಚಯವಿಲ್ಲ ಸುಲ್ತಾನನು ಎಲ್ಲ ಕಡೆಯೂ ಸಂಧಾನಗಳನ್ನು ನಡೆಸುತ್ತಲೇ ಇದ್ದಾನೆ ಮಹಾರಾಷ್ಟ್ರರೊಡನೆ ಸಂಧಾನಕ್ಕೆ ಆಸ್ತರಾದ ಬ್ರಾಹ್ಮಣರನ್ನು ಕಳುಹಿಸಿದ್ದಾನೆ ಕಂಪನಿಯವರೊಡನೆಯೂ ಹೈದರಾಬಾದಿನವರೊಡನೆಯೂ ರಾಯಭಾರಿಗಳು ಸಂಧಾನಗಳನ್ನು ನಡೆಸುತ್ತಲೇ ಇದ್ದಾರೆ ಆದರೇನು? ಇದೊಂದೂ ಶಾಂತಿಸೂಚಕವಾಗಿಲ್ಲ!

ರಾಣಿಯವರೊಡನೆ ಮಾತನಾಡುವಾಗ ಮಾತಿಗೆ ಮಾತು ಬಂದು ಇಯಜ್ಞ ಖಾನರ ಮಾತು ಬಂದಿತು ಸುಲ್ತಾನನು ಬಲು ಖಿನ್ನನಾಗಿ, “ರಾಧಾರಾಣಿಯವರೆ! ಇಯಜ್ಞ ಖಾನರವರ ಸಮಾಚಾರವೇ ಇಲ್ಲ ಅವರಲ್ಲಿ ಇದ್ದಾರೆ. ಏನು ಮಾಡುತ್ತಾರೆ? ನಾನು ಅವರ ವಿಷಯದಲ್ಲಿ ತಪ್ಪು ಮಾಡಿದೆ ಆದರೆ ದೊಡ್ಡ ನವಾಬರ ಭಕ್ತಿಯಿಂದ ಲಾದರೂ ಅವರು ಕ್ಷಮಿಸುತ್ತಾರೆಂದು ನಂಬಿದೆ ಅವರು ಇನ್ನೂ ನಗರದ ಶೀಮೆ

ಯಲ್ಲಿಯೇ ಅಜ್ಞಾತವಾಸ ಮಾಡುತ್ತಾರೆಂದು ನಾನು ಭಾವಿಸಿದ್ದೇನೆ. ಅವರ ಸುಳಿವನ್ನು ತಾವಾದರೂ ಪತ್ತೆ ಹಚ್ಚಲಾರದೇ ಹೋದಿರಾ ? ಅವರ ಬೆಂಬಲವಿದ್ದಿದ್ದರೆ ನನಗೆಷ್ಟೋ ಧೈರ್ಯ ಬರುತ್ತಿತ್ತು ! ಎಂದು ಹೇಳಿದನು

ರಾಧಾರಾಣಿಯು—ಸುಲ್ತಾನರವರೇ ! ಖಾನರವರು ನಗರದ ಶೀಮೆಯಲ್ಲಿರುವರೆಂಬ ತಮ್ಮ ಭಾವನೆಯು ಶುದ್ಧ ಭ್ರಾಂತಿ ! ಆವರು ನನ್ನನ್ನೂ, ದೌಲತ್ ರಾಣಿಯವರನ್ನೂ ಕಂಡು ಬೀಳ್ಕೊಂಡು ನಗರದ ದೇಶವನ್ನು ಪ್ರತ್ಯಕ್ಷವಾಗಿ ತ್ಯಾಗ ಮಾಡಿದರು ನಾವು ಅವರನ್ನು ಪತ್ತೆ ಹಚ್ಚಲು ಸರ್ವಸಾಧನ ಮಾಡಿದವು ಫಲವಾಗಲಿಲ್ಲ ! ಆದರೆ, ನಮ್ಮಿಬ್ಬರಿಗೂ ಆಕಸ್ಮಿಕವಾಗಿ ಅವರ ದರ್ಶನವು ಮತ್ತೊಮ್ಮೆ ದೊರೆಯಿತು !

ಮಂಗಳೂರಿನ ವಿಪ್ಲವವಾದಾಗ ನಾವು ಅವರನ್ನು ಕಂಡೆವು ಅಲ್ಲಿ ಖಾನರವರನ್ನು ಕಾಣುತ್ತಲೇ ಆ ವಿಪ್ಲವದ ಮೂಲಪುರುಷರು ಅವರೇ ಎಂದು ನಾವು ದಿಗ್ಭ್ರಾಂತರಾದೆವು ಆ ವಿಪ್ಲವವನ್ನೆ ಬಿಟ್ಟಿದವನು 'ಭಕ್ತಿ' ಎಂದು ತಾವು ಕೇಳಿರಬಹುದು ಆ ಭಕ್ತಿ ಎಂಬ ಹೆಸರು ನಿಜವಲ್ಲ, ನಗರದಲ್ಲಿದ್ದ ಇಯೆಜ್ ಖಾನರವರ ಸೇನಾನಾಯಕನೇ ಆ ಭಕ್ತಿ ಅವನನ್ನು ಹಿಡಿದು ಆ ವಿಪ್ಲವವನ್ನು ಕೊನೆಗಾಣಿಸಿದವರು ಇಯೆಜ್ ಖಾನರವರೇ ! ಅವರಲ್ಲಿ ಯಾವ ಬದಲಾವಣೆಯನ್ನೂ ನಾವು ಕಾಣಲಿಲ್ಲ ಅದೇ ಔದಾರ್ಯ, ಅದೇ ವೈಭವ, ಅವರು ಒಬ್ಬ ರಾಜರಂತೆಯೇ ಕಂಗೊಳಿಸುತ್ತಿದ್ದರು ಅವರು ಎಲ್ಲೋ ಅಜ್ಞಾತವಾಸದಲ್ಲಿದ್ದಾರೆ. ಆದರೆ ಅವರಲ್ಲಿ ದೊಡ್ಡ ನವಾಬರ ಭಕ್ತಿಯು ಅಚ್ಚಳಿಯದೇ ಇದೆ. ವೈಸೂರಿನ ಮೇಲಿನ ಅಭಿಮಾನವು ಅಶಾರವಾಗಿದೆ ಎಂದಾದರೊಂದು ದಿನ ಪ್ರತ್ಯಕ್ಷವಾಗಿ ಅವರು ನಿಮ್ಮ ಸೇವೆ ಮಾಡುವುದನ್ನು ನಾವು ಕಣ್ಣಾರ ನೋಡುವೆವೆಂಬ ಆಶೆಯು ನಮಗಿದೆ

ಸುಲ್ತಾನನ ಕಣ್ಣುಗಳಲ್ಲಿ ನೀರು ಬಂತು ಸುಲ್ತಾನನು "ರಾಣಿಯವರೇ ! ತಾವು ಆ ಖಾನರನ್ನು ಹೇಗಾದರೂ ಗೊತ್ತು ಹಚ್ಚಬಲ್ಲರಿ ಅವರನ್ನು ನನಗೊಮ್ಮೆ ಭೇಟಿ ಮಾಡಿಸಿರಿ ! ಪುನಃ ಅವರು ನನ್ನನ್ನು ಬಿಟ್ಟು ಹೋಗದಂತೆ ನಾನು ನೋಡಿಕೊಳ್ಳುವೆನು ನನ್ನ ಸರ್ವಸ್ವವನ್ನೂ ಅವರಿಗೊಪ್ಪಿಸಿ ಬೇಡಿಕೊಳ್ಳುವೆನು" ಎಂದು ಹೇಳಿದನು.

ರಾಧಾರಾಣಿಯು ತಾನೇ ಸ್ವತಃ ಖಾನರನ್ನು ಅನ್ವೇಷಣ ಮಾಡುವುದಾಗಿಯೂ, ಅವರನ್ನು ಕರೆತಂದು ಸುಲ್ತಾನರವರಿಗೂ, ಅವರಿಗೂ ಸಖ್ಯೆ ಮಾಡಿಸುವುದಾಗಿಯೂ ಆಶ್ಚಾಸನವನ್ನಿತ್ತಳು.

ಕೆಲವು ದಿನಗಳ ತರುವಾಯ ರಾಧಾರಾಣಿಯವರು, ದೌಲತ್ ರಾಣಿಯವರು ಬಲು ಪ್ರಯಾಸದಿಂದ ಸುಲ್ತಾನರನ್ನೊಪ್ಪಿಸಿ ತಮ್ಮ ಪ್ರಯಾಣವನ್ನು ಸಿದ್ಧಗೊಳಿಸಿದರು. ಅವರುಗಳು ನಗರಕ್ಕೆ ಹೊರಡುವುದು ಗೊತ್ತಾಯಿತು. ಸುಲ್ತಾನರ ಪ್ರಾರ್ಥನೆಯಂತೆ

ರಾಣಿಯರಿಬ್ಬರು ಕನ್ನಾನೂರಿಗೆ ಸುಲ್ತಾನರ ರಾಯಭಾರಿಗಳಾಗಿ ಹೋಗುವುದನ್ನು ನಿಶ್ಚಯ ಮಾಡಿದರು. ಶ್ರೀರಂಗಪಟ್ಟಣದಿಂದ ನಗರಕ್ಕೆ ಹೋಗಿ ತಲುಪಿದರು

ಮೂವರು ರಾಣಿಯರ ಸಮಾಗಮ

ಬೀಬೀರಾಣಿಯು ಸರ್ವದಾ ವಿಲಾಸಪ್ರಿಯೆ ! ಅಂತಃಪುರದಲ್ಲಿ ಏಕಾಂತವಾಗಿ ಕುಳಿತಿದ್ದಳು. ಅವಳಿಗೆ ಅಲ್ಲಿಸೇಟರ ವಿಷಯವಾಗಿ ಬಹಳ ಅಸಮಾಧಾನ. ಈ ಸೇಟನು ಎಂತಹ ಹುಚ್ಚು ! ಇವನಿಗೆ ವ್ಯಾಪಾರವೇಕೆ ? ಈ ಗುಪ್ತ ವೇಷವೇಕೆ ? ಇವನು ಪ್ರತ್ಯಕ್ಷವಾಗಿ ರಾಜನಾಗಲೊಲ್ಲನೇಕೆ ? ಇದೆಂತಹ ಜೀವನ ನಮ್ಮದು. ಈ ಸೇಟನು ತನ್ನ ನಿಜತ್ವವನ್ನು ಹೊರಪಡಿಸಿ ರಾಜನಾದರೆ. ಈ ಮಲೆಯಾಳವೆಲ್ಲವೂ ಇವನ ಪಾದಾಕ್ರಾಂತವಾಗುತ್ತದೆ ತಪ್ಪು ನನ್ನದು ! ನಾನು ಅವನನ್ನು ಬಲಾತ್ಕರಿಸುತ್ತೇನೆ ಅವನೊಪ್ಪದಿದ್ದರೆ ಪ್ರಾಣತ್ಯಾಗ ಮಾಡುವುದಾಗಿ ಹದರಿಸುತ್ತೇನೆ ಎಂದುಕೊಳ್ಳುತ್ತಿದ್ದಳು ಅಷ್ಟರಲ್ಲಿ ಪರಿಚಾರಕಿಯೊಬ್ಬಳು ಬಂದು ಹುಸೇಖಾನನು ಒಂದು ರಾಣಿಯವರ ದರ್ಶನವನ್ನನೇಕ್ಷಿಸುತ್ತಿದ್ದಾನೆಂದು ಅರಿಕೆ ಮಾಡಿದಳು ರಾಣಿಯು ಸಂತೋಷದಿಂದ ಸೇನಾನಾಯಕನನ್ನು ಅಂತಃಪುರಕ್ಕೆ ಕರೆಸಿದಳು ಹುಸೇಖಾನನು ರಾಣಿಯವರ ಸಮ್ಮುಖಕ್ಕೆ ಬಂದು ಬಗ್ಗಿ ಸಲಾಂ ಮಾಡಿದನು ರಾಣಿಯವರು ಖಾನನನ್ನು ಆಸನದಲ್ಲಿ ಕುಳಿತುಕೊಳ್ಳುವಂತೆ ಸನ್ನೆ ಮಾಡಿದರು ಖಾನನು ಕುಳಿತುಕೊಂಡನು ರಾಣಿಯವರು ಸೇನಾನಾಯಕನ ಯೋಗಕ್ಷೇಮವನ್ನು ವಿಚಾರಿಸಿ, ಅವರು ಬಂದ ಕಾರ್ಯವನ್ನು ಪ್ರಶ್ನೆ ಮಾಡಿದರು ಖಾನನು ವಿನಯದಿಂದ “ಮಹಾರಾಣಿಯವರೇ ! ನಗರದಿಂದ ರಾಧಾರಾಣಿಯವರು, ದೌಲತ್ ರಾಣಿಯವರು ಕನ್ನಾನೂರಿಗೆ ಬರುವುದಾಗಿ ಚಾರರ ಮೂಲಕ ಹೇಳಿ ಕಳುಹಿಸಿದ್ದಾರೆ ಅವರು ಸುಲ್ತಾನರವರ ರಾಯಭಾರಿಗಳಾಗಿ ಇಲ್ಲಿಗೆ ಬರುತ್ತಾರೆ” ಎಂದು ಅರಿಕೆ ಮಾಡಿದನು ಈ ಮಾತುಗಳನ್ನು ಕೇಳಿ ಬೀಬೀರಾಣಿಗೆ ಅತ್ಯಾನಂದವಾಯಿತು ಅವರಿಬ್ಬರೂ ನಗರದ ಮಹಾರಾಣಿಯವರೊಂದೂ, ಅತುಳ್ಳಶ್ವರ್ಯವತಿಯರೆಂದೂ ಬೀಬೀರಾಣಿಯು ಕೇಳಿದ್ದಳು ಬಹುದಿನಗಳಿಂದ ಅವರನ್ನು ಕಾಣಬೇಕೆಂಬ ಆಶೆ ಇದ್ದಿತು. ಅವರಾಗಿ ತನ್ನ ರಾಜ್ಯಕ್ಕೆ ಬರುತ್ತಾರೆಂಬುದನ್ನು ಕೇಳಿ, ಬೀಬೀರಾಣಿಯು ಚಿಕ್ಕಹುಡುಗಿಯಂತೆ ಕುಣಿದು ಕುಸ್ಪಳಿಸತೊಡಗಿದಳು ತನ್ನ ಅರಮನೆಯಲ್ಲಿಯೇ ಅವರುಗಳನ್ನು ಇಳಿಸುವುದಾಗಿ ಹುಸೇಖಾನನಿಗೆ ತಿಳಿಸಿದಳು. ಹುಸೇಖಾನನು ರಾಣಿಯವರ ಸಮ್ಮುಖದಿಂದ ಹಿಂದಿರುಗಿದನು

ನಗರವನ್ನು ಬಿಟ್ಟು ಒಂದು ವಾರದೊಳಗಾಗಿ ಮಿತಪರಿವಾರದೊಂದಿಗೆ ರಾಧಾರಾಣಿಯವರು, ದೌಲತ್ ರಾಣಿಯವರು ಮಂಗಳೂರಿನ ಮಾರ್ಗವಾಗಿ ನಾವೆಗಳಲ್ಲಿ ಪ್ರಯಾಣಮಾಡಿ, ಕವ್ವಾನೂರಿಗೆ ಬಂದು ಸೇರಿದರು. ಹುಸೇಖಾನನು ಅವರನ್ನು

ಎದುರುಗೊಂಡು ಅರಮನೆಗೆ ಕರೆತಂದನು ಅರಮನೆಯ ದ್ವಾರದಲ್ಲಿಯೇ ಬೀಬೀ ರಾಣಿಯವರೇ ಬಂದು ನಗರದ ಇಬ್ಬರು ರಾಣಿಯರನ್ನೂ ಎದುರುಗೊಂಡು ಸ್ವಾಗತವನ್ನು ನೀಡಿ, ಅಂತಃಪುರಕ್ಕೆ ಕರೆದೊಯ್ದರು ಅಲ್ಲಿ ರಾಜಯೋಗ್ಯವಾದ ಆತಿಥ್ಯವೆಲ್ಲವೂ ಅಣಿಯಾಗಿದ್ದಿತು ಮಧ್ಯಾಹ್ನ ಭೋಜನೋತ್ತರ ಬೀಬೀರಾಣಿಯು ರಾಧಾ ರಾಣಿಯವರನ್ನೂ, ದೌಲತ್ ರಾಣಿಯವರನ್ನೂ ಭೇಟಿ ಮಾಡಿದಳು ನಗರದ ರಾಣಿಯರಿಬ್ಬರೂ ಕನ್ನಾನೂರಿನ ರಾಣಿಯವರನ್ನೂ ಬಹಳ ಗೌರವವಾಗಿ ಕಂಡು ಮಾತನಾಡಿಸಿದರು ಸುಲ್ತಾನರ ರಾಯಸವನ್ನು ಬೀಬೀರಾಣಿಗೆ ಒಪ್ಪಿಸಿದರು. ಬೀಬೀ ರಾಣಿಯು ಆ ಸತ್ರವನ್ನು ಓದಿಕೊಂಡು ಹುಡುಗಿಯಂತೆ ಕಿಲಕಿಲನೆ ನಕ್ಕಳು. “ರಾಣಿಯವರೇ! ಈ ಸತ್ರವು ನನಗೆ ಆಶ್ಚರ್ಯವನ್ನುಂಟುಮಾಡಿದೆ ತಾವಿಬ್ಬರೂ ಈ ರಾಯಭಾರವನ್ನು ತಂದಿರುವುದಂತೂ ನನ್ನನ್ನು ಅಸಹಾಸ್ಯ ಮಾಡುವಂತಿದೆ- ನಾನು ಹಣವನ್ನು ಕೊಡುವುದೂ, ತಾವು ತೆಗೆದುಕೊಂಡುಹೋಗುವುದೂ ಇದೆಲ್ಲಾ ಬೂಟಾಟಿಕೆಯ ಮಾತುಗಳು ನಾನು ಸತ್ಯವಾಗಿ ಹೇಳುತ್ತೇನೆ, ಈ ರಾಜ್ಯವೇ ತಮ್ಮದು. ನಮ್ಮಲ್ಲಿರುವ ಸಮಸ್ತ ಧನಕನಕಗಳನ್ನು ತಮಗೆ ಒಪ್ಪಿಸುತ್ತೇನೆ ತಾವು ಸುಲ್ತಾನರವರಿಗೆ ಕಳುಹಿಸಬಹುದು ಸುಲ್ತಾನರವರು ಅವರ ರಾಯಭಾರಿಗಳಾದ ದೌಲತ್ ರಾಣಿಯವರಿಗೆ ಅಲ್ಲಿಸೇಟರ ಭೇಟಿ ಮಾಡಿಸಬೇಕೆಂದು ನನಗೆ ಬರೆಸಿದ್ದಾರೆ ಇದು ಸೋಜಿಗದ ಸುದ್ದಿಯೇ ಸರಿ ಏನು ದೌಲತ್ ರಾಣಿಯವರೇ! ತಮಗೆ ನಾನು ಅಲ್ಲಿ ಸೇಟರ ಭೇಟಿ ಮಾಡಿಸಬೇಕೇನು? ಎಂದು ಹಾಸ್ಯಮಾಡಿ ನಕ್ಕಳು ರಾಧೆಗೆ ಈ ರಾಣಿಯ ಮಾತುಕಥೆಗಳನ್ನು ನೋಡಿ ಆಶ್ಚರ್ಯವಾಯಿತು

ಬೀಬೀರಾಣಿಯು—ರಾಣಿಯವರೇ! ಈ ದೌಲತ್ ರಾಣಿಯವರಿಗಾಗಿ ಸುಲ್ತಾನರವರು, ಇಯಜ್ ಖಾನರವರು ನಗರದಲ್ಲಿ ಯುದ್ಧಮಾಡಿದರೆಂದು ಜನನವಂತಿಯಿದೆ. ಇಂದು ದೌಲತ್ ರಾಣಿಯವರು ಸುಲ್ತಾನರ ರಾಯಭಾರಿಗಳಾಗಿ ಬಂದಿದ್ದಾರೆ ಸುಲ್ತಾನರವರು ದೌಲತ್ ರಾಣಿಯವರನ್ನು ಗೆದ್ದಂತೆಯೇ ಆಯಿತು! ಎಂದು ಹಾಸ್ಯಮಾಡಿದಳು ದೌಲತ್ತಳು ಬೀಬಿಯ ಬಾಯಿ ಮುಚ್ಚಿ, “ಬೀಬೀರಾಣಿಯವರೇ! ನೀವು ಈ ರಾಜ್ಯದ ರಾಣಿಯಾಗಿ ಹುಡುಗಿಯಂತೆ ಮಾತನಾಡುತ್ತೀರಿ!” ಎಂದು ಕಣ್ಣುಗಳನ್ನು ಅರಳಿಸಿ ನೋಡಿದಳು ಬೀಬೀರಾಣಿಯು ನಗುತ್ತಾ, ದೌಲತ್ ರಾಣಿಯವರ ಕೈಹಿಡಿದುಕೊಂಡು “ರಾಣಿಯವರೇ! ತಮ್ಮ ಬಿರುಗಣ್ಣು ನೋಟಕ್ಕೆ ಸುಲ್ತಾನರು ಬೆದರಬಹುದು. ಅಲ್ಲಿಸೇಟರು ಬೆಚ್ಚಿಬೀಳಬಹುದು!” ಎಂದು ಹೇಳುತ್ತಾ ದೌಲತ್ ರಾಣಿಯವರನ್ನು ಆಲಿಂಗಿಸಿದಳು.

ದೌಲತ್ ರಾಣಿಯು, ಬೀಬೀರಾಣಿಯ ಗಲ್ಲವನ್ನು ಹಿಡಿದೆತ್ತಿ ಮುಖ್ಚಿಟ್ಟು, “ಎಂತಹ ರಾಣಿಯೇ, ನೀನು! ನೀನು ಎಷ್ಟು ಬೆಡಗಿನ ರಾಣಿಯೇ ನೀನು! ನಿನ್ನನು

ಸುಲ್ತಾನರ ರಾಯಭಾರಕ್ಕೆ ಒಡಂಬಡಿಸುವುದು ಹೇಗೆ ? ಎಂದು ಚಿಂತಿಸುತ್ತಾ ನಾವಿಬ್ಬರೂ ಬಂಜೆವು. ನೀನು ಎಳೆಯ ಮಗುವು ತಾಯಿಯ ಕೊರಳಿನಲ್ಲಿ ತೆಕ್ಕೆ ಬಿದ್ದಂತೆ ನಮಗೆ ಗಂಟು ಬಿದ್ದಿರುವೆ ನಮ್ಮಿಬ್ಬರನ್ನೂ ಹತ್ತಾರು ವರ್ಷಗಳಿಂದ ಬಲ್ಲವಳಂತೆ ಮಾತನಾಡುವೆ ಬೀಬೀ ! ನೀನು ನನ್ನೊಡನ ನಗರಕ್ಕೆ ಬರುವೆಯಾ ? ಕಾಡು ಮೇಡುಗಳನ್ನೆಲೆಯಬಲ್ಲೆಯಾ ? ರಣಕ್ಷೇತ್ರದಲ್ಲಿ ನುಗ್ಗಬಲ್ಲೆಯಾ ? ನೀನು ಅಂತಃಪುರವನ್ನು ಬಿಟ್ಟರೆ ಸರೋವರದಿಂದ ಕಿತ್ತ ಕಮಲದಂತೆ ಬಾಡಿಹೋಗುವೆ ”

“ಅಕ್ಕನವರೇ, ಬರುವೆನು ನಗರಕ್ಕೆ ಮಾತ್ರವೇ ಏಕೆ, ಎಲ್ಲಿಗೆ ಬೇಕಾದರೂ ಬರುವೆನು. ಈ ಕನ್ನಾನೂರಿನ ರಾಣಿಗಿರಿಯು ನನಗೆ ಬೇಸರವಾಗಿದೆ.”

ಒಂದೇ ದಿನದಲ್ಲಿ ಅವರುಗಳು ಬಹಳ ಸ್ನೇಹಿತರಾಗಿಬಿಟ್ಟರು

ಮಾರನೆಯ ದಿನ ಕೋಬೇಬಂದರಿಗೆ ಹೋಗುವ ಏರ್ಪಾಡುಗಳೆಲ್ಲಾ ಸಿದ್ಧವಾದುವು. ಮೂವರೂ ದೋಣಿಯಲ್ಲಿ ಹೊರಟರು. ಆ ಪ್ರಕೃತಿ ಸೌಂದರ್ಯವನ್ನು ನೋಡಿ ದೌಲತ್ತಳು ಅನಂದಿಸುತ್ತಿದ್ದಳು ಕೋಬೇಬಂದರಿಗೆ ದೋಣಿಯು ತಲಪುತ್ತಲೇ ಬೀಬೀರಾಣಿಯು ದಡಕ್ಕೆಹಾರಿದಳು. ದೌಲತ್ ಮತ್ತು ರಾಧಾರಾಣಿಯವರನ್ನು ದೋಣಿಯಿಂದ ಇಳಿಸಿದಳು ಅವರು ಮೂವರೂ ಅಲ್ಲಿಸೇಟಿನ ಮನೆಯನ್ನು ಒಳಹೊಕ್ಕರು. ಸೇಟರೇ ಸ್ವತಃ ಬಂದು ಮೂವರನ್ನೂ ಎದುರುಗೊಂಡರು ಮಹಡಿಯ ಮೇಲಂತಸ್ತಿನಲ್ಲಿ ಹೋಗಿ ಎಲ್ಲರೂ ಆಸನಗಳಲ್ಲಿ ಕುಳಿತುಕೊಂಡರು

ಬೀಬೀರಾಣಿಯು—ಸೇಟರೇ ! ಇವರಿಬ್ಬರೂ ಟಿಪ್ಪೂಸುಲ್ತಾನರ ರಾಯಭಾರಿಗಳು. ಅವರು ಬಂದಿರುವ ರಾಯಭಾರವನ್ನು ಅವರೇ ತಿಳಿಸುತ್ತಾರೆ ಅದನ್ನು ಸಲ್ಲಿಸಿಕೊಡಬೇಕೆಂದು ನಾನೂ ಸಿಫಾರಸು ಮಾಡುತ್ತೇನೆ ಎಂದು ಹೇಳಿದಳು

ಸೇಟ್—ಅವರು ಯಾವಾಗಲೂ ಸುಲ್ತಾನರ ರಾಯಭಾರಿಗಳೇ ! ನಮ್ಮ ರಾಯಭಾರವನ್ನು ಯಾವಾಗಲೂ ಅವರು ವಹಿಸುವುದೇ ಇಲ್ಲ !

ದೌಲತ್—ನಾವು ಯಾವಾಗಲೂ ತಮ್ಮವರಾಗಿಯೇ ಇದ್ದೇವೆ.

ಬೀಬೀ—ದೌಲತ್ತಳು ಸುಲ್ತಾನರಿಗೆ ಒಂದು ಕೋಟಿ ರೂಪಾಯಿಗಳ ಸಾಲ ಕೇಳುವುದಕ್ಕೆ ತಮ್ಮಲ್ಲಿಗೆ ಬಂದಿದ್ದಾಳೆ ತಮ್ಮ ವ್ಯಾಪಾರ ಧರ್ಮವನ್ನು ಅವರಿಗೆ ತಿಳಿಸಿದ್ದೇನೆ ಎಂದು ನಕ್ಕಳು

ದೌಲತ್—ಮಂದಹಾಸವನ್ನು ಬೀರುತ್ತಾ, ಸೇಟರೇ ! ಸುಲ್ತಾನರವರೇ ಹೇಳಿದರು, ಅಲ್ಲಿಸೇಟರು ಜವಾಹಿರಿಗಳನ್ನು ಒತ್ತಿ ಇಟ್ಟಲ್ಲದೆ ಹಣವನ್ನು ಕೊಡಲೊಪ್ಪುವುದಿಲ್ಲವೆಂದು ! ನಾವು ಅನರ್ಘವಾದ ಜವಾಹಿರಿಗಳನ್ನು ತಂದಿದ್ದೇವೆ ಅದನ್ನು ತಮಗೆ ಒಪ್ಪಿಸುತ್ತೇನೆ

ಸೇಟ್—ಕನ್ನಾನೂರಿನ ಕೋಟಿಯಲ್ಲಿ ಜವಾಹಿರಿಗಳನ್ನು ಇಟ್ಟು ಒಂದುಕೋಟಿ

ರೂಪಾಯಿಗಳಿಗೆ ಸರಿಗಟ್ಟುವ ಚಿನ್ನದ ನಾಣ್ಯಗಳನ್ನು ತೆಗೆಸಿಕೊಂಡು ಹೋಗಬಹುದು. ಅದನ್ನು ಬೀಬೀರಾಣಿಯವರು ಭದ್ರವಾಗಿ ಸುಲ್ತಾನರವರಿಗೆ ತಲುಪಿಸುತ್ತಾರೆ

ಸೇಟ್—ರಾಧೆಯ ಕಡೆಗೆ ತಿರುಗಿ, ರಾಣಿಯವರೇ! ಕೊಡಗಿನ ಸಮಾಚಾರ ವೇನು? ಸುಲ್ತಾನರೇಕೆ ಕೊಡಗಿನ ಮೇಲೆ ದಂಡೆತ್ತಿ ಹೋದರು? ಏಕೆ ಕೊಡಗನ್ನು ಬಿಟ್ಟು ಬಂದರು? ತಾವುಗಳೇಕೆ ಅಲ್ಲಿಗೆ ಹೋಗಿದ್ದೀರಿ? ಎಂದು ಕೇಳಿದನು

ರಾಧೆ—ಖಾನರವರೇ! ತಾವು ಎಲ್ಲವನ್ನೂ ತಿಳಿದುಕೊಂಡಿದ್ದೀರಿ. ಕೊಡಗನ್ನು ಸುಲ್ತಾನರು ಬಿಟ್ಟು ಬಂದದ್ದರಲ್ಲೇನೂ ಆಶ್ಚರ್ಯವಿಲ್ಲ ದೌಲತ್ ರವರು ಕ್ಷಣಹೊತ್ತು ರಾಣಿಗಿರಿಯನ್ನು ವಹಿಸಿ, ಕೊಡಗನ್ನೆಲ್ಲಾ ಕೊಡಗರಿಗೆ ದಾನ ಮಾಡಿಬಿಟ್ಟರು ಸುಲ್ತಾನರವರನ್ನು ಸೈನ್ಯವನ್ನೆತ್ತಿಕೊಂಡು ರಾಜಧಾನಿಗೆ ಕೋಗಬೇಕೆಂದೂ ಅಣ್ಣೆ ಮಾಡಿದರು.

ಸೇಟ್—ಹಾ! ದೌಲತ್‌ರವರ ಪ್ರಭಾವವು ಅಷ್ಟಿದೆಯೇ?

ರಾಧೆ—ನಗುತ್ತಾ, ಇಲ್ಲದೆ ಏನು? ದೌಲತ್ತರವರಿಗಾಗಿ ನವಾಬರು ನಗರವನ್ನು ವರಿಶ್ಯಾಗ ಮಾಡಲಿಲ್ಲವೆ? ಸುಲ್ತಾನರು ಕೊಡಗನ್ನು ಬಿಟ್ಟು ಬರುವುದರಲ್ಲೇನು ಆಶ್ಚರ್ಯ!

ಸೇಟ್—ಈಗ ಕೊಡಗಿನ ದೊರೆತನವು ಯಾರದು?

ದೌಲತ್—ಕೊಡಗಿನ ಮಹಾರಾಣಿಯರದು!

ಸೇಟ್—(ನಗುತ್ತಾ,) ಎಲ್ಲೆಲ್ಲಿಯೂ ರಾಣಿಯವರ ರಾಜ್ಯಭಾರವಾಗಿದೆ ಶ್ರೀರಂಗಪಟ್ಟಣದ ಸಿಂಹಾಸನವನ್ನೂ ಒಬ್ಬ ರಾಣಿಯವರು ಏರಿದರೆ, ಪ್ರಪಂಚವೆಲ್ಲವೂ ಸ್ತ್ರೀಯರ ದೊರೆತನವಾಗಿ ಹೋಗುತ್ತದೆ

ಎಲ್ಲರೂ ನಕ್ಕರು.

ಸೇಟ್—ದೌಲತ್‌ರಾಣಿಯವರೂ, ತಾವೂ ಕೊಡಗಿಗೆ ಚಿತ್ತೈಸಿದ ರಾಜಕಾರಣವಾವುದು?

ರಾಧೆ—ಆ ಘಾತಿಮಾಬೇಗಂರವರನ್ನು ಕಾಪಾಡುವುದಕ್ಕೆ ಹೋಗಬೇಕಾಯಿತು!

ಸೇಟ್—ಬೇಗಂಸಾಹೇಬರವರ ಗತಿ ಏನಾಯಿತು?

ರಾಧೆ—ಅವರು ಸ್ವರ್ಗಧಾಮವನ್ನೇರಿದರು.

ಸೇಟ್—ರಾಣಿಯವರೇ, ತಾವು ಅವರನ್ನು ರಕ್ಷಿಸಲಾರದೇ ಹೋದಿರಾ?

ರಾಧೆ—ಇಲ್ಲ ಖಾನರವರೇ! ಬೇಗಂಸಾಹೇಬಳು ಆತ್ಮಹತ್ಯೆ ಮಾಡಿಕೊಂಡಳು

ಸೇಟ್—(ಏಷಾದದಿಂದ) ಹಾಗಾದರೆ ನೀವು ಕೊಡಗಿಗೆ ಹೋದದ್ದು ವ್ಯರ್ಥ ಯಿತು

ರಾಧೆ—ವ್ಯರ್ಥವೇಕೆ? ಸಹಸ್ರ, ಸಹಸ್ರ ಸಂಖ್ಯಾತರಾದ ಕೊಡಗಿನ ರಮಣಿ

ಯರ ಉದ್ಧಾರವಾಯಿತು ದೌಲತ್ತರವರಿಲ್ಲದಿದ್ದರೆ ಈ ಜಗತ್ತಿನಲ್ಲಿ ಎಂದೂ, ಎಲ್ಲಿಯೂ ನಡೆಯದ ಅನಾಹುತವು ಸುಲ್ತಾನರ ಕೈಯಿಂದ ನಡೆದುಕೋಗುತ್ತಿತ್ತು !

ಸೇಟ್—ಆಹಾ ! ದೇವರು ರಕ್ಷಿಸಿದ ಹಾಗೇನಾದರೂ ಅತ್ಯಾಚಾರ ನಡೆದಿದ್ದರೆ ಮೈಸೂರು ನಾಶವಾಗಿ ಹೋಗುತ್ತಿತ್ತು.

ರಾಧೆ—ನಗುತ್ತಾ ಸುಲ್ತಾನರಾಜ್ಯದ ರಾಜ್ಯಲಕ್ಷ್ಮಿಯವರಾದ ದೌಲತ್ ರಾಣಿಯವರಿನವಾಗ ಅಂತಹ ಅತ್ಯಾಚಾರಕ್ಕೆ ಎಡೆಯೆಲ್ಲಿ ?

ಸೇಟ್—ಸುಲ್ತಾನರವರು ತಮ್ಮ ಹರವನ್ನು ಮುಂದುವರಿಸಿದ್ದರೆ ?

ದೌಲತ್—ಮುಂದುವರಿಸಿದ್ದರೆ — ನಾವಿಬ್ಬರೂ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೆವು

ಸೇಟ್—ಎರಡು ಜೀವರತ್ನಗಳು ಅಸ್ತವಾಗುತ್ತಿದ್ದುವು.

ಈ ದೌಲತ್ ರಾಣಿಯ ಪ್ರಭಾವವು ಸುಲ್ತಾನರ ಮೇಲೆಷ್ಟಿದೆ ! ಇವರು ಸುಲ್ತಾನರ ರಾಣಿಯವರೇ ಆಗಿದ್ದರೆ ಸುಲ್ತಾನರ ಕೀರ್ತಿಯು ಇಡೀ ಹಿಂದೂಸ್ಥಾನದಲ್ಲಿ ಪ್ರಕಾಶಿಸುತ್ತಿತ್ತು

ದೌಲತ್ತಳ ಮುಖವು ಕೆಂಪೇರಿತು ಲಜ್ಜೆಯಿಂದ ತಲೆಬಾಗಿದವಳಾಗಿ ಖಾನರವರೇ ನೀವು ಸ್ತ್ರೀಮರ್ಯಾದೆಯನ್ನು ಮೀರಿ ಮಾತನಾಡುತ್ತೀರಿ ನಾನಿಲ್ಲಿರುವುದಿಲ್ಲ ! ಎಂದು ಎದ್ದು ಹೊರಟಳು

ಬೀಬಿ—ದೌಲತ್ ರಾಣಿಯವರೇ, ತಮ್ಮ ರಾಯಭಾರವನ್ನು ನಿರ್ವಹಿಸುವವರಾರು ? ಎಂದು ಕೈ ಹಿಡಿದಳು

ದೌಲತ್ತಳು ಕಿರುನಗುವಿನಲ್ಲಿ ನಗುತ್ತಾ, ನೀನು ! ನೀನು ರಾಯಭಾರವನ್ನು ವಹಿಸು ! ಎಂದು ಹೇಳುತ್ತಾ ಆ ಬೀಬೀರಾಣಿಯ ಕೋಮಲ ಕರ್ವೋಲದ ಮೇಲೆ ತನ್ನ ಮೃದುಹಸ್ತದಿಂದ ನೋಯದಂತೆ ಒಂದೇಟು ಕೊಟ್ಟು ಹೊರಟುಹೋದಳು

ದೌಲತ್ತಳು ಸಮುದ್ರ ತೀರದಲ್ಲಿ ಹೋಗಿ ನಿಂತಳು ಆ ಅಗಾಧ ಸಾಗರವನ್ನು ನೋಡುತ್ತಾ, ಆ ಆಲೆಗಳ ಆಂದೋಳವನ್ನು ನಿರೀಕ್ಷಿಸುತ್ತಾ ನಿಂತಳು. ಚಂದ್ರಮನು ಭೂರಮಣಿಯ ಮೇಲೆ ಬೆಳದಿಂಗಳನ್ನು ಚಿಲ್ಲುತ್ತಿದ್ದನು. ತಾರಾಮಣಿಯರು ನಿಶಾನಾಥನನ್ನು ಓಲೈಸುತ್ತಿದ್ದರು. ಆ ಆನಂದದಲ್ಲಿ ದೌಲತ್ತಳು ಎಲ್ಲವನ್ನೂ ಮರತಳು. ಇಯಜ್ಞ ಖಾನನನ್ನು ಮರತಳು ಸುಲ್ತಾನನನ್ನು ಮರತಳು. ದರಿಯಾಬಾಗಿನ ಸೋನಾಮಹಲು ಜ್ಞಾಪಕಕ್ಕೆ ಬಂದಿತು. ಆ ಸೋನಾಮಹಲು ಮೇಲೆ ಮೇಲೆಕ್ಕೆ ಹಾರಿ ಚಂದ್ರಮಂಡಲವನ್ನು ಸೇರಿದಂತೆ ಭಾಸವಾಯಿತು ಶ್ರೀರಂಗಪಟ್ಟಣವು ಸ್ಮೃತಿ ಪಥವನ್ನಡರಿತು ಆ ರಾಜಧಾನಿಯು ಗಂಭೀರವಾದ ಸಮುದ್ರದ ಮೇಲೆ ತೇಲುವಂತೆ ಕಂಡಿತು. ಸೂರ್ಯಬಿಂಬವು ಪಶ್ಚಿಮ ಸಮುದ್ರದಲ್ಲಿ ಹೆಜ್ಜೆ ಹೆಜ್ಜೆಯಾಗಿ ಮುಳುಗು

ವಂತೆ ಆ ಪಟ್ಟಣವು ಗಂಭೀರ ಸಾಗರ ಗರ್ಭದಲ್ಲಿ ಮುಳುಗುತ್ತಿರುವಂತೆ ಬೋಧೆ ಯಾಯಿತು ! ತಕ್ಷಣ ಕೊಡಗಿನ ಅಂದಿನ ಘೋರ ದೃಶ್ಯವು ಕಣ್ಣಿಗೆ ಕಟ್ಟಿತು. ಆ ಕೊಡಗಿನ ಸುಂದರಿಯರ ಮುಖಾರವಿಂದಗಳು ನೆನಪಿಗೆ ಬಂದಿತು ಅವು ಚಂದ್ರನನ್ನು ಧಿಕ್ಕರಿಸುತ್ತಿರುವಂತೆ ಭಾಸವಾಯಿತು ಆ ದಿವ್ಯವದನಾರವಿಂದಗಳಿಂದ ಎದ್ದು ಬಂದ ದೀನವಾಣಿಯು ಕೇಳಿಸಿತು ಆಹಾ ! ಅನಾಧರಾದ ಅಬಲೆಯರನ್ನು ರಕ್ಷಿಸುವರಿಲ್ಲ ಎಂಬ ಆರ್ತನಾದವು ಸ್ವರ್ಗಧಾಮದಿಂದ ಕೇಳಿಬಂದಂತಾಯಿತು ಏಕೆಲ್ಲ, ನಾನು ಜನ್ಮವೆತ್ತಿರುವುದೇಕೆ ? ನಾನು ಅಬಲೆಯೇ! ನನ್ನ ಭುಜಗಳಲ್ಲಿ ಬಲವಿಲ್ಲವೆ ? ಎನ್ನಿಸಿತು ನಾನು ರಕ್ಷಿಸುತ್ತೇನೆ ಸ್ತ್ರೀಯರನ್ನು ನಾನು ರಕ್ಷಿಸುತ್ತೇನೆ ಎಂದಳು. ಅಷ್ಟ ರಲ್ಲಿ ಹಿಂದಿನಿಂದ ಯಾರೋ ಬಂದು ಮೃದವಾಗಿ ಬೆನ್ನು ತಟ್ಟಿದರು ದೌಲತ್ತಳು ತಟ್ಟನೆ ಹಿಂದಿರುಗಿ, ಯಾರು ? ಎಂದಳು

ಇಯಜ್ಞಖಾನನು “ನಾನು ! ದೌಲತ್ ನೀನು ಯಾರನ್ನು ರಕ್ಷಿಸುವಿ ?” ಎಂದನು

ದೌಲತ್ತಳು ನಕ್ಕಳು. ಆ ಸಮುದ್ರದ ಕಡೆಗೆ ಕೈ ತೋರಿಸಿ—ನೋಡು ಖಾ ಆ ಸಮುದ್ರವು ಎಷ್ಟು ಗಂಭೀರವಾದದ್ದಿದೆ ಆ ಸಮುದ್ರ ಮಧ್ಯಕ್ಕೆ ನನ್ನನ್ನು ಕರ ದೊಯ್ಯುವೆಯಾ ? ಎಂದಳು ಖಾನನು, ದೌಲತ್ ಮತ್ತೊಂದು ದಿನ ಆ ಸಮುದ್ರ ಮಧ್ಯಕ್ಕೆ ನಿನ್ನನ್ನು ಕರೆದೊಯ್ಯುವೆನು ಇಂದು ಅರ್ಧರಾತ್ರಿಯಾಯಿತು ! ಮನೆಗೆ ಹೋಗೋಣ ನಡೆ ! ನೀನು ಕೋಪಿಸಿಕೊಂಡು ಖಂದೆಯೆಂದು ನಾನು ನಿನ್ನನ್ನು ಅರ ಸುತ್ತ ಬಂದೆ ! ನೀನು ಈ ದಿವ್ಯವಾದ ಸೈಕತರಾಶಿಯ ಮೇಲೆ ಮನೋಹರವಾದ ಬೆಳ ದಿಂಗಳಿನಲ್ಲಿ ನಿಂತಿದ್ದುದನ್ನು ಕಂಡೆ ! ಆ ಸಮುದ್ರದಿಂದ ಎದ್ದು ಬಂದ ಮೋಹಿನಿ ಯಂತೆ ನೀನು ಪ್ರಕಾಶಿಸುತ್ತಿರುವೆ ! ನಿನ್ನ ಈ ಸೌಂದರ್ಯವನ್ನು ನೋಡಿ ನೋಡಿ ಮನ ದಡೆದು ನಿನ್ನ ಸಮೀಪಕ್ಕೆ ಬಂದೆ ಎಂದನು ದೌಲತ್ತಳು ಕೈ ಹಿಡಿದು ಮುಂಗೈಯನ್ನು ಸವರುತ್ತಾ ಆ ಹಸ್ತವನ್ನೆತ್ತಿ ಚುಂಬಿಸಿದನು ದೌಲತ್ತಳು ಖಾನನ ಭುಜದ ಮೇಲೆ ಕೈ ಹಾಕಿಕೊಂಡು ಮಹಲಿನ ಕಡೆಗೆ ನಡೆದಳು ಅವರಿಬ್ಬರೂ ಮಹಲಿನ ಮೇಲಂತ ಸ್ಥಿಗೆ ಪ್ರವೇಶಿಸಿದರು. ಭವ್ಯವಾದ ಮಹಲನ್ನು ಕಂಡು ದೌಲತ್ತಳು ಅಪ್ರತಿಭಳಾದಳು ನೆಲದಮೇಲೆ ಬಿಳಿಯ ರತ್ನಗಂಬಳಿಯು ಹಾಸಲ್ಪಟ್ಟಿದೆ ಅದನ್ನು ನೋಡಿದರೆ ಹಾಲು ಚಲ್ಲಿದಂತಿದೆ ಗೋಡೆಗಳಿಗೆಲ್ಲಾ ಎಳಗೆಂಪು ಬಣ್ಣ ! ನಾಲ್ಕು ಬಾಗಿಲುಗಳಿಗೂ ಎಣ್ಣೆ ಗೆಂಪು ಬಣ್ಣದ ತೆಳ್ಳನೆಯ ರೇಸಿಮೆಯ ಫರದೆಗಳು ಕಟ್ಟಿ ಬಿಡಲ್ಪಟ್ಟಿವೆ ಆ ಹಜಾರ ದಲ್ಲಿ ಎರಡು ವಿಶಾಲವಾದ ರಜತ ಪರ್ಯಂಕಗಳು ಶೋಭಿಸುತ್ತಿವೆ ಆ ಪರ್ಯಂಕದ ಮೇಲೆ ಹಂಸತೂಲಿಕಾತಲ್ಪಗಳು ಅವು ಸಮುದ್ರದ ನೊರೆಯಂತೆ ಬೆಳ್ಳಗಿವೆ. ಆ ಹಂಸತೂಲಿಕಾತಲ್ಪಗಳ ಮೇಲೆ ಕೆಂಪು ಒಣ್ಣದ ಕುತ್ತನಿಯ ದಿಂಬುಗಳು ವಿರಾಜಿಸು

ತ್ತಿವೆ. ಬಿಳಿಯ ಮೇಘಗಳ ಮಧ್ಯದಿಂದ ಎಳೆಯ ಸೂರ್ಯಬಿಂಬವು ಉದಯಿಸುತ್ತಿರುವಂತೆ ಭಾಸವಾಗುತ್ತಿವೆ. ಆ ಮಂಚಗಳಿಗೆ ಮೇಲುಗಡೆ ಮುತ್ತಿನ ಝಲರಿಗಳು ಕಟ್ಟಲ್ಪಟ್ಟಿವೆ ದೂರದಲ್ಲಿ ಎರಡು ಬೆಳ್ಳಿಯ ಸೋಫಾಗಳು ರಂಜಿಸುತ್ತಿವೆ ಈ ಸೋಫಾಗಳಿಗೆ ಹಸನಾದ ನೇರಳೆಯ ಬಣ್ಣದ ಮಕಮಲ್ಲಿನ ಮೆತ್ತೆಗಳವೆ ಅವುಗಳ ಮೇಲೆ ಜರಿಗೆ - ರೂತಿಯಿಂದ ಕಮಲಗಳು ಕೆತ್ತಲ್ಪಟ್ಟಿವೆ ಆ ಕೋಣೆಯ ಮಧ್ಯದಲ್ಲಿ ಎರಡು ಬೆಳ್ಳಿಯ ಕಾಲುಮಣೆಗಳು ನಿಂತಿವೆ ಆ ಕಾಲುಮಣೆಗಳ ಮೇಲೆ ಗಂಧರ್ವಕನ್ನಿಕೆಯರ ಚಿನ್ನದ ಪ್ರತಿಮೆಗಳು ವಿರಾಜಿಸುತ್ತಿವೆ ಆ ದಿಗಂಬರ ಪ್ರತಿಮೆಗಳ ಶಿರದಲ್ಲಿ ಜಾಜ್ಜಲ್ಯಮಾನವಾದ ವಜ್ರದ ಕಿರೀಟಗಳು ವಿರಾಜಿಸುತ್ತಿವೆ ಆ ಪ್ರತಿಮೆಗಳ ಕೈಯಲ್ಲಿ ಊದುಬತ್ತಿಯ ದಾಸಿಗಳಿವೆ ಆ ಊದುಬತ್ತಿಗಳ ಸುವಾಸನೆಯು ಮಹಲನ್ನೆಲ್ಲಾ ಆವರಿಸಿದೆ. ಮೇಲೆ ನಾಲ್ಕು ಕಡೆಗಳಲ್ಲಿಯೂ ಕಂದೀಲು ದೀಪಗಳು ಉರಿಯುತ್ತಿವೆ ಬತ್ತಿಗಳಲ್ಲಿ ದಂತದ ಚೌಕಟ್ಟುಗಳಿಂದ ವಿರಾಜಮಾನವಾದ ನಿಲುಗನ್ನಡಿಗಳು ಅಲಂಕರಿಸಲ್ಪಟ್ಟಿವೆ ಚಿನ್ನದ ಕಟ್ಟುಗಳಿಂದ ಶೋಭಿಸುತ್ತಿರುವ ನಾಲಕ್ಕಾರು ಚಿತ್ರಪಟಗಳಿವೆ ಆ ಚಿತ್ರಪಟದಲ್ಲಿ ಫಾರಸೀ ದೇಶದ ನಗ್ನ ಸೌಂದರ್ಯ

ದೌಲತ್ತಳು ಆ ಕನ್ನಡಿಯ ಮುಂದೆ ಹೋಗಿ ನಿಂತಳು ಕಪೋಲಗಳಲ್ಲಿ ಕೆಂಪೇರಿ ಹಣೆಯ ಮೇಲೆ ಬೆವರು ಹನಿಗಳೆದ್ದು ಸಣ್ಣ ಮುತ್ತುಗಳಂತೆ ಕಂಗೊಳಿಸುತ್ತಿದ್ದವು ಬಿಚ್ಚಿದ ಕೇಶದಾಮವು ನಿತಂಬದ ಮೇಲೆ ಹಾಯ್ದಿತ್ತು ವಾತಾಯನದಿಂದ ಬೀಸುತ್ತಿರುವ ಮಂದಮಾರುತದಿಂದ ಶಿರಗು ಜಾರಿತ್ತು ದೌಲತ್ತಳು ತನ್ನ ಆ ರೂಪವನ್ನು ನೋಡಿ ತಾನೇ ನಕ್ಕಳು ಆ ದಂತಪಂಕ್ತಿಯು ನಕ್ಷತ್ರಪಂಕ್ತಿಯಂತೆ ಮಿಣುಗುತ್ತಿತ್ತು. ಹಿಂದಿರುಗಿ ಖಾನನ ಕಡೆ ಒಮ್ಮೆ ನೋಡಿದಳು ಮತ್ತೊಮ್ಮೆ ನಿಲುಗನ್ನಡಿಯಲ್ಲಿ ತನ್ನ ಮೂರ್ತಿಯನ್ನು ನೋಡಿಕೊಂಡಳು ಪುನಃ ಖಾನನ ಮೇಲೆ ದೃಷ್ಟಿಯನ್ನು ಬೀರಿದಳು.

ಖಾನನು ಆ ತೇಲುವ ಕಣ್ಣುಗಳನ್ನು ನೋಡಿದನು. ಆ ಅಲಸ್ಯದೃಷ್ಟಿಯನ್ನು ನೋಡಿದನು. ಆ ಬೆವರುಹನಿಗಳಿಂದ ಶೋಭಿಸುತ್ತಿರುವ ಮುಖಕಮಲವನ್ನು ನೋಡಿದನು. ಆ ಬಳುಕುತ್ತಿರುವ ಶರೀರವನ್ನು ನೋಡಿದನು. ಕಂಪಿಸುತ್ತಿರುವ ಕೆಂಡುಟಿಗಳನ್ನು ನೋಡಿದನು ಮಂದಹಾಸವನ್ನು ಬೀರುತ್ತಿರುವ ದಂತಪಂಕ್ತಿಯನ್ನು ನೋಡಿದನು. ಅವಳ ಸಮಾಪಕ್ಕೆ ಬಂದು ದೌಲತ್! ದೌಲತ್! ಎಂದು ಆ ದೌಲತ್ತಳನ್ನು ಚುಂಬಿಸಿದನು

ಆ ಪ್ರಶಸ್ತಭವನದಲ್ಲಿ, ಈ ಪ್ರಶಾಂತನಿಶಿಯಲ್ಲಿ ಆ ಏಕಾಂತದಲ್ಲಿ ಆ ರಾತ್ರಿಯು ಕಳೆದು ಹೋದುದನ್ನು ದೌಲತ್ತಳಾಗಲೀ ಖಾನನಾಗಲಿ ಅರಿಯಲಿಲ್ಲ. ನಿಶಾದೇವಿಯು

ಈ ಜಗತ್ತನ್ನು ಕಾಲದ ತೊಟ್ಟಿಲಲ್ಲಿಟ್ಟು ತೂಗಿ ಚಂದ್ರನೊಡನೆ ನಗುತ್ತ ನಲಿಯು
ತ್ತಿದ್ದಳು

ಹುಸೇಖಾನನು ರಾಜಧಾನಿಗೆ

ಬೀಬೀರಾಣಿಯವರು ಒಂದು ಕೋಟಿ ರೂಪಾಯಿಗಳನ್ನು ಸ್ವರ್ಣ ನಾಣ್ಯ
ಗಳನ್ನು ಶ್ರೀರಂಗ ಪಟ್ಟಣಕ್ಕೆ ಕಳುಹಿಸಲು ಸಿದ್ಧ ಮಾಡಿದರು ಆ ಸ್ವರ್ಣಭಾರವನ್ನು
ಆನೆಯ ಮೇಲೆ ಹೂರಿಸಿ ಕಳಿಸಿದರು ಆ ನಿಧಿಯನ್ನು ಸೇನಾನಾಯಕ ಹುಸೇ
ಖಾನನೇ ಬಲವಾದ ಕಾವಲಿನಿಂದ ತೆಗೆಸಿಕೊಂಡು ಹೋಗಿ ಸುಲ್ತಾನರ ಸಮ್ಮುಖದಲ್ಲಿ
ಒಪ್ಪಿಸಿ ಬರಬೇಕೆಂದು ರಾಣಿಯವರು ಅಪ್ಪಣೆ ಮಾಡಿದರು. ಹುಸೇಖಾನನು ಬಲಿ
ಷ್ಠರಾದ ಇನ್ನೂರು ಮಂದಿ ಬಂದೂಕಿನ ಸೈನಿಕರನ್ನು ಕರೆದುಕೊಂಡು ಆ ಸುವರ್ಣ
ನಾಣ್ಯಗಳನ್ನು ರಾಜಧಾನಿಗೆ ತೆಗೆಸಿಕೊಂಡು ಹೂರಟನು. ಕನ್ನಾನೂರಿನಿಂದ
ಮೈಸೂರಿಗೆ ಹೋಗುವ ಮಾರ್ಗವು ಅರಣ್ಯ ಮಾರ್ಗವಾಗಿತ್ತು. ಅಲ್ಲಿ ಇತರ ರಾಜರ
ಭಯವಿರಲಿಲ್ಲ ಮಧ್ಯೆ ಇಂಗ್ಲೀಷರ ಸೈನ್ಯವೂ ಇರಲಿಲ್ಲ ಆದರೆ ಅರಣ್ಯ ಮಾರ್ಗದಲ್ಲಿ
ಕಳ್ಳಕಾಕರ ಭಯವು ಬಹಳ ಜಾಸ್ತಿಯಾಗಿತ್ತು ಸುಸಜ್ಜಿತಗಾದ ಸೈನಿಕರಿಂದ ಸುರ
ಕ್ಷಿತವಾದ ನಿಧಿಯನ್ನು ಅಪಹರಿಸುವ ಧೈರ್ಯವು ಯಾವ ಕಳ್ಳರ ಗುಂಪಿಗೂ ಇರಲಿಲ್ಲ.
ಹುಸೇಖಾನನು ಒಂದು ತಿಂಗಳ ದಿನ ಪ್ರಯಾಣದ ಮೇಲೆ ಪ್ರಯಾಣ ಮಾಡಿ
ಶ್ರೀರಂಗ ಪಟ್ಟಣವನ್ನು ತಲುಪಿದನು ತಾನು ಬಂದಿರುವ ಸಮಾಚಾರವನ್ನು ಸುಲ್ತಾ
ನರಿಗೆ ದೂತರ ಮುಖಾಂತರ ಹೇಳಿ ಕಳುಹಿಸಿದನು ಸುಲ್ತಾನನು ಬಹಳ ಮರ್ಯಾ
ದೆಯೊಡನೆ ಕನ್ನಾನೂರಿನ ಸೇನಾನಾಯಕನನ್ನು ರಾಜಭವನಕ್ಕೆ ಬರಮಾಡಿಕೊಂಡನು.
ಮಂತ್ರಿಗಳು, ಸೇನಾನಾಯಕರ ಸಮ್ಮುಖದಲ್ಲಿ ಹುಸೇಖಾನನಿಗೆ ಬೇಟಿ ಕೊಟ್ಟನು.
ಹುಸೇಖಾನನು ತಾನು ತೆಗೆಸಿಕೊಂಡು ಬಂದಿದ್ದ ನಿಧಿಯನ್ನೆಲ್ಲಾ ಸುಲ್ತಾನರ ಸನ್ನಿ
ಧಾನದಲ್ಲಿ ಒಪ್ಪಿಸಿ ಮುಜರೆ ಮಾಡಿದನು ಕನ್ನಾನೂರಿನ ರಾಣಿಯವರು ಈ ಕಾಣಿಕೆ
ಯನ್ನು ಕಳಿಸಿದಾರೆಂದೂ, ಇದು ಒಂದು ಕೋಟಿ ರೂಪಾಯಿಗಳ ಬೆಲೆ ಬಾಳುವ ಸ್ವರ್ಣ
ನಿಧಿಯೆಂದೂ ವಿನಯದಿಂದ ಅರಿಕೆ ಮಾಡಿದನು

ಸುಲ್ತಾನನು ಹುಸೇಖಾನನನ್ನು ಆಸನದಲ್ಲಿ ಕುಳಿತುಕೊಳ್ಳುವಂತೆ ಸೂಚಿಸಿ
ದನು ರಾಣಿಯವರ ಕ್ಷೇಮ ಸಮಾಚಾರಗಳನ್ನು ಆದರದಿಂದ ವಿಚಾರಿಸಿದನು.
ಹುಸೇಖಾನನಿಗೆ ವಿಶೇಷ ಉಪಚಾರೋಕ್ತಿಗಳನ್ನು ಹೇಳಿ ಅವನಿಗಾಗಿ ಏರ್ಪಡಿಸಿ
ರುವ ಬಿಡಾರದಲ್ಲಿ ವಿಶ್ರಮಿಸಿಕೊಳ್ಳುವಂತೆ ಹೇಳಿದನು ಮಾರನೆಯ ದಿನ ಸುಲ್ತಾ
ನನು ರಾಜದೂತರಿಂದ ಹುಸೇಖಾನನನ್ನು ಕರೆಸಿ ಅಂತರಂಗದಲ್ಲಿ ಭೇಟಿಯನ್ನು

ಕೊಟ್ಟನು. ರಾಧಾರಾಣಿಯವರೂ, ದೌಲತ್‌ರಾಣಿಯವರೂ ಕನ್ನಾನೂರಿಗೆ ಬಂದ ಸಮಾಚಾರವನ್ನೂ, ಅವರು ಅಲ್ಲಿಯೇ ಇರುವ ಸಮಾಚಾರವನ್ನೂ ಸಾವಕಾಶವಾಗಿ ವಿಚಾರಿಸಿದರು

ಹುಸೇನ್‌ಖಾನನು ದೌಲತ್‌ರಾಣಿಯವರೂ ರಾಧಾರಾಣಿಯವರೂ ರಾಯಭಾರಿಗಳಾಗಿ ಬಂದಿರುವ ಸುದ್ದಿಯನ್ನೂ, ಬೀಬೀರಾಣಿಯವರು ಅವರನ್ನು ಆದರಿಸಿ ಅರಮನೆಯಲ್ಲಿಯೇ ಇಟ್ಟುಕೊಂಡಿರುವ ಅಂಶವನ್ನೂ ವಿವರಿಸಿದನು ಸುಲ್ತಾನರು ಹುಸೇನ್‌ಖಾನರವರೇ ! ಇಷ್ಟೊಂದು ಹಣವನ್ನು ರಾಣಿಯವರು ಹೇಗೆ ಸಂಗ್ರಹಿಸಿದರು ? ಎಂದು ಕೇಳಿದರು ಹುಸೇನ್‌ಖಾನನು ರಾಣಿಯವರು ಅಲ್ಲಿರಲಿ ಸಾಲಮಾಡಿದಾರೆಂದು ತಿಳಿಸಿದನು ಹಾಗೆಯೇ ಸೇಟರ ಮಾತು ಒತ್ತು ಸುಲ್ತಾನನು ಸೇನಾಧಿಪತಿಗಳೇ ಆ ಸೇಟರ ಸಮಾಚಾರವನ್ನು ತಿಳಿದುಕೊಳ್ಳಲು ನಮಗೆ ಬಹಳ ಕುತೂಹಲವಿದೆ ನೀವು ಅವರನ್ನು ಬಲ್ಲಿರಾ ? ಎಂದು ಕೇಳಿದನು ಖಾನನು ಹೌದು ! ಸುಲ್ತಾನರವರೇ ! ನಾನು ಒಂದೆರಡು ಬಾರಿ ಅವರನ್ನು ನೋಡಿದೇನೆ ಅವರು ಬಲು ದೊಡ್ಡ ಮನುಷ್ಯರು. ಬಹಳ ದೊಡ್ಡ ವ್ಯಾಪಾರಿಗಳು ಇಂಗ್ಲೀಷರ ಕಂಪನಿಗಳಂತೆಯೇ ಸೇಟರ ಕೋರಿಗಳೂ ಬಹಳ ಪ್ರಬಲವಾಗಿವೆ

ಸೇಟರು ತಮ್ಮ ಕೋರಿಗಳ ರಕ್ಷಣೆಗೆ ಸೈನ್ಯವನ್ನಿಟ್ಟಿದ್ದಾರೆಯೋ ?

ಇಲ್ಲ ! ಸುಲ್ತಾನರವರೇ ! ಅವರು ಸೈನ್ಯ ಬೇಕಿಲ್ಲವೆನ್ನುತ್ತಾರೆ

ಸುಲ್ತಾನನು-ಅವರ ಕೋರಿಗಳ ರಕ್ಷಣೆಯು ಹೇಗಾಗುತ್ತೆ ? ಅವರ ಹಣದ ರಕ್ಷಣೆಯನ್ನು ಯಾರು ಮಾಡುವವರು ?

ಸುಲ್ತಾನರವರೇ ! ಸೇಟರು ಇಂಗ್ಲೀಷರಿಗೆ ಸ್ನೇಹಿತರು ಫ್ರೆಂಚರಿಗೆ ಮಿತ್ರರು ನಮ್ಮ ರಾಣಿಯವರಿಗೆ ಬೇಕಾದವರು, ತಮಗೂ ವಿಧೇಯರು ಮಲಬಾರಿನಲ್ಲಿರುವ ರಾಜರಿಗೆಲ್ಲಾ ಸಾಲಗಳನ್ನು ಕೊಟ್ಟಿದ್ದಾರೆ

ಹುಸೇನ್‌ಖಾನರವರೇ ! ಒಬ್ಬರಿಗೆ ಹಣವನ್ನು ಕೊಟ್ಟು ಸಹಾಯ ಮಾಡುವುದಾದರೆ ಮತ್ತೊಬ್ಬರ ಕ್ರೋಧಕ್ಕೆ ಕಾರಣವಾಗುವುದಿಲ್ಲವೇ ?

ಸುಲ್ತಾನರವರೇ ! ಅದೇ ಸ್ವಾರಸ್ಯ ! ಅವರು ಜವಾಹಿರಿಗಳನ್ನಿಡದೆ ಸಾಲ ಕೊಡುವುದೇ ಇಲ್ಲ ! ಅವರ ಭಂಡಾರಗಳನ್ನು ಫ್ರೆಂಚರ ಮುಖ್ಯ ಸ್ಥಳವಾದ ಮಹೀ ಬಂದರಿನಲ್ಲಿಯೂ, ಇಂಗ್ಲೀಷರ ಸೈನ್ಯವಿರುವ ತಲಚೇರಿಯಲ್ಲಿಯೂ, ಭದ್ರವಾದ ಕೋರಿಗಳನ್ನು ಕಟ್ಟಿ ಅಲ್ಲಿಟ್ಟಿದ್ದಾರೆ

ಸು-ಆ ಜನರೇ ಆದನ್ನೆಲ್ಲಾ ಮಟ್ಟಿಗೋಲು ಹಾಕಿಕೊಂಡರೆ !

ಹು-ಆ ಜನರು ಮಟ್ಟಿಗೋಲು ಹಾಕುವುದಿಲ್ಲವೆಂದೂ, ಲೂಟಿ ಮಾಡುವುದಿಲ್ಲವೆಂದೂ ಸೇಟರು ನಂಬಿದಾರೆ.

ಹುಸೇನ್‌ಖಾನನು ಅಸನದಿಂದ ಎದ್ದು ನಿಂತು-ಸುಲ್ತಾನರವರೇ ! ಸನ್ನಿಧಾನ

ದಲ್ಲಿ ಒಂದು ಅರಿಕೆ ಮಾಡಿಕೊಳ್ಳತಕ್ಕದ್ದಿದೆ ನಾನು ನಿನ್ನೆಯಿಂದ ಮಹಾಸ್ವಾಮಿ ಯವರ ಆತಿಥ್ಯದಲ್ಲಿದ್ದೇನೆ ನನಗೆ ನನ್ನ ವಿಷಯವನ್ನು ಮುಚ್ಚಿಟ್ಟುಕೊಂಡು ಕಳ್ಳ ನಂತೆ ಇರುವುದು ಇಷ್ಟವಿಲ್ಲ

ಸುಲ್ತಾನರವರೇ ನಾನು ಚಿಕ್ಕಂದಿನಿಂದ ಇಯಜ್‌ಖಾನರ ಶಿಷ್ಯನೆಂಬುದು ಸನ್ನಿ ಧಾನಕ್ಕೆ ಮೊದಲು ಅರಿಕೆ ಮಾಡಬೇಕಾದ ಅಂಶ !

ಹೌದು ! ಸೇನಾಧಿಪತಿಗಳೆ ಆದನ್ನು ನಾನು ಬಲ್ಲೆ

ನಾನು ಖಾಸಿಂಖಾನನ ಸಹೋದರನೆಂಬುದು ಸನ್ನಿಧಾನಕ್ಕೆ ವೇದ್ಯವೇ ಇದೆ ಯಲ್ಲವೇ ?

ನಗರದ ಆ ಸೇನಾನಾಯಕನ ವೀರರಾದ ಸಹೋದರರು ನೀವೆಂಬುದು ನಮಗೆ ಗೊತ್ತಿದೆ ಆದರಿಂದಲೇ ನಾನು ನಿಜವಾಗಿ ನಿಮ್ಮನ್ನು ಪ್ರೇಮಿಸುತ್ತೇನೆ.

ಹುಜೂರು ! ಮಂಗಳೂರಿನಲ್ಲಿ ವಿಪ್ಲವವನ್ನೆಬ್ಬಿಸಿದ ಭಕ್ಷಿಯು ನಾನೆ ಎಂಬುದು ಸನ್ನಿಧಾನಕ್ಕೆ ತಿಳಿದಿರಲಾರದು

ಗೊತ್ತಿದೆ ! ಚೆನ್ನಾಗಿ ಗೊತ್ತಿದೆ ! ಆದರ ಆ ಕ್ರಾಂತಿಯು ಅಷ್ಟು ಬೇಗ ಕೊನೆ ಮುಟ್ಟಿದ ಬಗೆಯು ಗೊತ್ತಾಗಿಲ್ಲ ಮತ್ತು ನೀವು ಅದೃಶ್ಯರಾದ ಪರಿಯು ತಿಳಿಯ ಲಿಲ್ಲ ನೀವು ಕನ್ನಾನೂರಿನ ರಾಣಿಯವರ ಸೇನಾನಾಯಕರಾದುದಂತೂ ಮತ್ತೂ ಆಶ್ಚರ್ಯ !

ಸುಲ್ತಾನರವರೇ ! ದೌಲತ್‌ರಾಣಿಯವರೂ ಮತ್ತು ಇಯಜ್‌ಖಾನರಿಂದ ಆ ವಿಪ್ಲವವು ಅಂತ್ಯವಾಯಿತು ನಾನು ಭಿಕ್ಕಾರಿಯಂತೆ ಮಲಬಾರಿನಲ್ಲಿ ಅಲೆಯುತ್ತಿದ್ದೆ. ಒಂದು ಸಂದರ್ಭದಲ್ಲಿ ಬೀಬೀರಾಣಿಯವರನ್ನು ನಾನು ಅಪಾಯದಿಂದ ತಪ್ಪಿಸಿದೆ ಅವರು ನನ್ನನ್ನು ಸೇವೆಗೆ ಇಟ್ಟುಕೊಂಡರು ಕ್ರಮೇಣ ನನ್ನ ಸಾಮರ್ಥ್ಯವನ್ನರಿತು ಸೇನಾಧಿಪತ್ಯವನ್ನು ಕೊಟ್ಟರು

ಹುಸೇನ್‌ಖಾನರೇ ! ನಿಮ್ಮ ವೀರ್ಯ ಪರಾಕ್ರಮಗಳನ್ನು ನೋಡಿ ನಾನು ಮೆಚ್ಚಿ ದೇನೆ. ಈ ರಾಜ್ಯದಲ್ಲಿ ನವಾಬ್ ಇಯಜ್‌ಖಾನರನ್ನು ಬಿಟ್ಟರೆ ನಿಮ್ಮಂಥಾ ಪರಾ ಕ್ರಮ ಶಾಲಿಗಳು ಯಾರೂ ಇಲ್ಲ ! ನೀವು ನಮ್ಮವರಾಗಿದೀರೆಂದು ನಮಗೆಷ್ಟೋ ಹೆಮ್ಮೆ

ಹುಸೇನ್‌ಖಾನನು ಮುಂದೆ ಮಾತನಾಡಲಾಗಲಿಲ್ಲ ಅವನು ಸುಲ್ತಾನರವರ ಔದಾರ್ಯವನ್ನು ನೋಡಿ ಮನಸ್ಸಿನಲ್ಲಿಯೇ ಆಶ್ಚರ್ಯ ಪಟ್ಟುಕೊಂಡನು ಅಪ್ಪಣೆ ಯನ್ನು ಸಹೆದು ತನ್ನ ಬೀಡಾರಕ್ಕೆ ತೆರಳಿದನು

ಪ್ರತಿದಿನವೂ ಸುಲ್ತಾನನು ಹುಸೇನ್‌ಖಾನನನ್ನು ಅರಮನೆಗೆ ಕರಸುತ್ತಿದ್ದನು. ಅವನೊಡನೆ ವಿಶೇಷವಾಗಿ ಮಾತನಾಡುತ್ತಿದ್ದನು. ಹೀಗೆ ಒಂದು ತಿಂಗಳಕಾಲ ಕಳೆ

ಯಿತು. ಹುಸೇಖಾನನಿಗೆ ದಿನದಿಡಕಕ್ಕೆ ಸುಲ್ತಾನರವರಲ್ಲಿ ಭಕ್ತಿಯು ಹೆಚ್ಚುತ್ತ ಬಂದಿತು.

ಹುಸೇಖಾನನು ಕನ್ನಾನೂರಿಗೆ ಹಿಂದಿರುಗಿ ಹೋಗಲು ಸುಲ್ತಾನರವರ ಅಪ್ಪಣೆಯನ್ನು ಬೇಡಿದನು. ಸುಲ್ತಾನರವರು ಹುಸೇಖಾನನನ್ನು ಬಹಳವಾಗಿ ಆದರಿಸಿ ಅನೇಕ ಖಿಲ್ಲತ್ತುಗಳನ್ನು ಕೊಡಿಸಿದರು ಸೇನಾನಾಯಕರೇ ! ನಿಮ್ಮಂಥಾ ಪರಾಕ್ರಮಿಗಳನ್ನು ರಾಜಧಾನಿಯಲ್ಲಿಯೇ ಇಟ್ಟುಕೊಳ್ಳಬೇಕೆಂದು ನಮ್ಮ ಆಶೆ ! ಆದರೆ ರಾಣಿಯವರ ಸೇನಾನಾಯಕರನ್ನು ನಾವು ಅವರ ಅನುಮತಿ ಇಲ್ಲದೇ ಇಲ್ಲಿ ಇಟ್ಟು ಕೊಳ್ಳುವುದು ರಾಜಧರ್ಮವಲ್ಲ ಆದರೆ ನೀವು ಮೈಸೂರಿನವರು ನಮ್ಮ ರಾಜ್ಯದಲ್ಲಿಯೇ ಸೇನಾನಾಯಕರಾಗಿರಬೇಕೆಂಬುದು ನಮ್ಮ ಆಶೆ ತಮ್ಮ ಸಹೋದರ ಖಾಸಿಂಖಾನರ ಪರಾಕ್ರಮವನ್ನು ನೋಡಿ ಎಷ್ಟೋ ಮೆಚ್ಚಿದೆ ಅವರನ್ನು ನಮ್ಮ ಸೇನಾನಾಯಕರಾಗಿರಬೇಕೆಂದು ಪ್ರಾರ್ಥಿಸಿದೆ ಭಗವಂತನಿಗೆ ಇಷ್ಟವಿಲ್ಲದೇ ಹೋಯಿತು ಆ ದುಃಖವು ಇನ್ನೂ ನನ್ನ ಹೃದಯದಿಂದ ಹೋಗಿಲ್ಲ. ನಾನು ಖುದಾನ ಅಣಿಯಾಗಿ ನಿಮ್ಮನ್ನು ಪ್ರೀತಿಸುತ್ತೇನೆ

ಹುಜೂರು ! ನಾನು ಇಯಜ್‌ಖಾನರ ಶಿಷ್ಯ ಎಂದಾದರೊಂದು ದಿನ ಈ ಮೈಸೂರಿಗೆ ನಾನು ಪ್ರಾಣವನ್ನರ್ಪಿಸತಕ್ಕವನು ತಮ್ಮ ಅಭಿಮಾನ ತಾವು ತೋರಿಸಿರುವ ಮನ್ನಣೆಗಳಿಂದ ನಾನು ಪ್ರೀತನಾಗಿದೇನೆ

ಈಗ ಸನ್ನಿಧಾನದ ಆಜ್ಞೆಯಾದರೆ ನಾನು ರಾಣಿಯವರ ಸಮ್ಮುಖಕ್ಕೆ ಹೋಗುತ್ತೇನೆ ಈ ಗರೀಬನಿಗೆ ಅಪ್ಪಣೆ ಕೊಡಬೇಕು

ಹುಸೇಖಾ ಇನ್ನು ಹತ್ತು ದಿವಸಗಳಲ್ಲಿ ನಮ್ಮ ವರ್ಧಂತಿಯು ಇದೆ. ಅದನ್ನು ಪೂರೈಸಿಕೊಂಡು ನೀವು ರಾಣಿಯವರ ಸಮೀಪಕ್ಕೆ ತೆರಳಬಹುದು, ಎಂದು ಸುಲ್ತಾನನು ಅಪ್ಪಣೆ ಮಾಡಿದನು

ಹುಸೇಖಾನನು ಸಂತೋಷದಿಂದ ತನ್ನ ಬಿಡಾರಕ್ಕೆ ತೆರಳಿದನು ರಾಜಧಾನಿಗೆ ಬರುವಾಗ ಖಾನನಿಗೆ ಯಾವ ಮನೋಭಾವವಿದ್ದಿತೋ ಆ ಮನೋಭಾವವು ಇಂದಿಲ್ಲ. ಇಂದು ಇಯಜ್‌ಖಾನರಲ್ಲಿ ಎಷ್ಟು ಭಕ್ತಿಯಿದೆಯೋ ಸುಲ್ತಾನರಲ್ಲಿ ಅಷ್ಟೇ ಗೌರವವಿದೆ. ಸುಲ್ತಾನರ ಆದರ ವಿಶ್ವಾಸಗಳು ಅವನನ್ನು ಹಾಗೆ ಮಾಡಿವೆ. ಸುಲ್ತಾನರ ದರಬಾರಿನಲ್ಲಿ ರಾಜಧಾನಿಯಲ್ಲಿ ಹುಸೇಖಾನನಿಗೆ ದೊರೆತ ಮಾನ ಮನ್ನಣೆಗಳು ಮತ್ತಾರಿಗೂ ಇಲ್ಲ. ಈ ತನ್ನ ಪರಿವರ್ತನೆಯನ್ನು ನೋಡಿ ಇಯಜ್‌ಖಾನರವರು ಏನೆನ್ನುತ್ತಾರೆಯೋ, ದಾಲತ್‌ರಾಣಿಯವರು ಎಷ್ಟು ಪರಿಹಾಸ್ಯ ಮಾಡುತ್ತಾರೆಯೋ, ಬೀಬಿರಾಣಿಯವರು ಹೇಗೆ ಭಾವಿಸುತ್ತಾರೆಯೋ ಎಂದು ಅಲೋಚಿಸಿ ತೊಡಗಿದನು. ಈ ಯೋಚನೆಗಳಿಂದೆಲ್ಲಾ ಏನು ಫಲ ! ನಾನು ಇಯಜ್‌ಖಾನರ ಕೈಗೊಂಬೆ ! ಅವರ

ಸನ್ನಿಧಾನದಲ್ಲಿ ಇಲ್ಲಿಯ ವಿದ್ಯಮಾನಗಳನ್ನೆಲ್ಲಾ ನಿವೇದನ ಮಾಡುವೆನು ಅವರ ಅಪ್ಪಣೆಯಂತೆ ನಡೆಯುವೆನು, ಎಂದು ಮನಸ್ಸಿಗೆ ಸಮಾಧಾನ ಮಾಡಿಕೊಂಡನು.

ಸುಲ್ತಾನರ ವರ್ಧಂತಿಯ ಏರ್ಪಾಡುಗಳೆಲ್ಲಾ ಬಲು ಸಂಭ್ರಮದಿಂದ ನಡೆಯುತ್ತಿದ್ದುವು ಕೊಡಗಿನ ಅಖಂಡ ವಿಜಯದಿಂದ ದರಬಾರಿಗಳೆಲ್ಲರೂ ದರ್ಪದಿಂದ ಮೆರೆಯುತ್ತಿದ್ದಾರ ಅಷ್ಟರೊಳಗಾಗಿ ನಾಲ್ಕೂ ಕಡೆಯಿಂದ ಗೂಢ ಚಾರರು ಸುಲ್ತಾನರ ಸಮ್ಮುಖಕ್ಕೆ ಬಂದರು ದರಿಯಾ ದೌಲತ್‌ನಲ್ಲಿ ಸುಲ್ತಾನರು ಗೂಢಚಾರರನ್ನು ಸಂಧಿಸಿದರು ಅವರ ಸಮೀಪದಲ್ಲಿ ಹುಸೇನ್‌ಖಾನನೂ ಇದ್ದನು ಇಂಗ್ಲೀಷರಿಗೂ ಮರಾಠರಿಗೂ ಒಪ್ಪಂದವಾಗಿದೆ ಮೈಸೂರಿನ ಮೇಲೆ ದಂಡೆತ್ತಿ ಬರಬೇಕೆಂಬುದೇ ಅವರ ಅಭಿಪ್ರಾಯ! ಹೈದರಾಬಾದಿನ ನಿಜಾಮರೂ ಅವರಿಗೆ ವಾಗ್ದಾನ ವಿತ್ತಿದ್ದಾರೆ ಇಷ್ಟು ಅಂಶಗಳು ಖಚಿತವಾಗಿ ತಿಳಿದು ಬಂದುವು. ಅಷ್ಟೇ ಅಲ್ಲ! ಇಂಗ್ಲೀಷರು ಕೊಯಮತ್ತೂರಿನ ಕಡೆಯಿಂದ ಮೈಸೂರಿನ ಮೇಲೆ ಒಂದು ಸೈನ್ಯವನ್ನೂ, ಸೇಲಂ ಕಡೆಯಿಂದ ಬೆಂಗಳೂರಿನ ಮೇಲೆ ಮತ್ತೊಂದು ಸೈನ್ಯವನ್ನೂ ಹೊರಡಿಸಿಯೇ ಬಿಟ್ಟಿದ್ದಾರೆಂದು ಗೂಢಚಾರರು ಆರಿಕೆ ಮಾಡಿದರು ಮರಾಠರ ಸೈನ್ಯವು ಪುಣೆಯಿಂದ ಹೊರಟಿದೆಯೆಂದು ಬಿನ್ನರಿಸಿದರು

ಸುಲ್ತಾನರು ಹುಸೇನ್‌ಖಾನರನ್ನು ಕುರಿತು, ಸೇನಾಧಿಕಾರಿಗಳೇ ನೀವೇನು ಹೇಳುವಿರಿ ? ಎಂದು ಕೇಳಿದರು ಖಾನನು ಹುಜೂರು ಒಲು ಸಂತೋಷದ ಸುದ್ದಿ. ಎಂದಾದರೊಂದು ದಿನ ಈ ಸಂಭವವಿದ್ದೇ ಇತ್ತು ! ಇಂದೇ ಆಗಬಾರದೇಕೆ ? ನಮ್ಮ ನವಾಬರಾದ ಇಯಜ್‌ಖಾನರವರು ಹೇಳಿಯೇ ಇದ್ದರು ಹಿಂದೂಸ್ಥಾನದಲ್ಲಿ ಇಂಗ್ಲೀಷರ ರಾಜ್ಯವೋ, ಸುಲ್ತಾನಿ ಸಾಮ್ರಾಜ್ಯವೋ ಯಾವುದಾದರೊಂದು ಸ್ಥಿರವಾಗಿ ಉಳಿಯಬೇಕು ಒಂದು ಮಹಾಯುದ್ಧದಿಂದಲೇ ಅದು ನಿರ್ಣಯಿಸಲ್ಪಡಬೇಕು ದೌಲತ್ ರಾಣಿಯವರೂ, ಮತ್ತು ರಾಧಾರಾಣಿಯವರೂ ಯುದ್ಧಕ್ಕೆ ಸಿದ್ಧ ! ಬೀಬೀರಾಣಿಯವರು ಯುದ್ಧಕ್ಕೆ ಸರ್ವಸ್ವವನ್ನೂ ಧಾರೆ ಎರೆಯಲು ತಯಾರಾಗಿದಾರೆ. ನನಗೂ ನನ್ನ ಪೌರುಷವನ್ನು ತೋರಿಸಲು ಒಂದು ಮಹದವಕಾಶವು ಸಿಕ್ಕಿದೆ.

ಸು—ಸೇನಾಧಿಕಾರಿಗಳೇ ! ನೀವು ಹೇಳುವುದೆಲ್ಲಾ ಯುಕ್ತವಾಗಿದೆ. ನೀವೆಲ್ಲ ಯುದ್ಧ ಮಾಡಬೇಕೆಂದು ಬಯಸುತ್ತೀರಿ ?

ಖಾನಂದರವರೇ ನಾನು ಕನ್ನಾನೂರಿನ ರಾಣಿಯವರ ಸೇನೆಗೆ ನಿಂತಿದ್ದೇನೆ. ಅಲ್ಲಿ ಕಟ್ಟಾಳುಗಳ ಹತ್ತು ಸಹಸ್ರ ಸೈನಿಕರಿದ್ದಾರೆ ಆ ಸೈನ್ಯವನ್ನು ಇಂಗ್ಲೀಷ್ ಸೈನ್ಯಕ್ಕೆ ಎದುರಾಗಿ ನಿಲ್ಲಿಸಿ ಯುದ್ಧಮಾಡಿದರೆ ಇಂಗ್ಲೀಷ್ ಸೈನ್ಯವು ಕಣಿವೆಯನ್ನು ಹತ್ತದಂತೆ ತಡೆಯಬಹುದು. ಶ್ರೀರಂಗಪಟ್ಟಣದ ಸೈನ್ಯವು ಕೊಯಮತ್ತೂರಿನ ಕಡೆಯಿಂದ ಬರುವ ಇಂಗ್ಲೀಷ್ ಸೈನ್ಯವನ್ನು ಎದುರಿಸಬಹುದು

ನನಗೆ ಆ ಮರಾರರ ಮೇಲೆ ಒಂದು ಬಾರಿ ಯುದ್ಧವಾಡಿ ನೋಡಬೇಕೆಂದು ಬಲು ದಿವಸಗಳಿಂದ ಆಶೆ ಇದೆ ಶಿವನೊಗ್ಗೆಯಲ್ಲಿ, ಚಿತ್ರದುರ್ಗದಲ್ಲಿ ಇರುವ ಮೈಸೂರು ಸೈನ್ಯವನ್ನು ನನಗೆ ಒಪ್ಪಿಸಿರಿ ನಾನಿನ್ನೂ ತರುಣ ತಮ್ಮ ಸನ್ನಿಧಾನ ದಲ್ಲಿ ಮಹಾ ಮಹಾ ಸರದಾರರಿದಾರೆ ನನಗೆ ಉತ್ತರ ದಿಕ್ಕಿನ ಸೇನಾಧಿಪತ್ಯವನ್ನು ಕೊಡಬೇಕೆಂದು ಕೇಳುವುದು ಸಾಹಸವೇ ಸರಿ ಹುಜೂರಿನ ಅಪ್ಪಣೆಯಂತೆಯೇ ನಡೆಯುತ್ತೇನೆ

ಸೇನಾಧಿಪತಿಗಳೇ, ನಾವು ಸಂತೋಷದಿಂದ ನಿಮಗೆ ಉತ್ತರ ದಿಕ್ಕಿನ ಸೇನಾ ಪತ್ಯವನ್ನು ಕೊಡುತ್ತೇನೆ ನೀವು ಚಿತ್ರದುರ್ಗದಿಂದ ಸೈನ್ಯವನ್ನು ಮುಂದುವರಿಸ ಬಹುದು ನಗರದ ಸೈನ್ಯವು ತಮ್ಮನ್ನು ಅನುವರ್ತಿಸುತ್ತದೆ

ಎಲ್ಲವೂ ಖಂಡಿತವಾಯಿತು ಸುಲ್ತಾನರ ವರ್ಧಂತಿಯಾಗುವವರೆಗೆ ಹುಸೇಫ ಖಾನನು ರಾಜಧಾನಿಯಲ್ಲಿಯೇ ಇದ್ದನು ವರ್ಧಂತಿಯ ಉತ್ಸವಗಳು ಪೂರೈಸುತ್ತಲೇ ಸುಲ್ತಾನರ ಅಪ್ಪಣೆ ಪಡೆದು ಹುಸೇಫ ಖಾನನು ಮಲಬಾರಿಗೆ ಪ್ರಯಾಣ ಮಾಡಿದನು. ಐದನೆಯ ದಿನವೇ ಕನ್ನಾಸೂರನ್ನು ಸೇರಿದನು

ಹುಸೇಫ ಖಾನನು ಬೀಬಿರಾಣಿಯವರ ಭೇಟಿವಾಡಿ ಶ್ರೀರಂಗಪಟ್ಟಣದ ವೃತ್ತಾಂತವೆಲ್ಲವನ್ನೂ ನಿವೇದಿಸಿದನು. ಅವರು ಬಹಳ ಸಂತೋಷಪಟ್ಟರು. ಅದೇ ದಿನವೇ ಸಂಧ್ಯಾಕಾಲ ಸೇಟರವರ ಭೇಟಿವಾಡಿದನು ಅವರೊಡನೆ ವಿನಯದಿಂದ ರಾಜಧಾನಿಯ ಸಮಾಚಾರವೆಲ್ಲವನ್ನೂ ತಿಳಿಯಪಡಿಸಿದನು ಹುಸೇಫ ಖಾನನು ಸುಲ್ತಾನರವರ ಸರಮಾನುಗ್ರಹಕ್ಕೆ ಪಾತ್ರನಾದುದು ಖಾರವರಿಗೆಷ್ಟೋ ಸಂತೋಷ

ಹುಸೇಫ ಖಾನನ ಮುಖದಿಂದ ಇಂಗ್ಲೀಷರೂ ಮರಾಟರೂ ಹೈದರಾಬಾದಿ ನವರೂ ಮೈಸೂರಿನ ಮೇಲೆ ದಂಡೆತ್ತಿ ಹೊರಟಿದ್ದಾರೆಂಬುದನ್ನು ಕೇಳಿ ಇಯಜ್ಞ ಖಾನನು ಉದ್ವಿಗ್ನನಾದನು

ಹುಸೇಫ ಖಾನನು ನೀನು ಹುಡುಗ ನನ್ನ ಮನಸ್ಸಿನ ಯಾತನೆಯನ್ನು ನೀನು ಅರಿಯಲಾರೆ ತಪ್ಪು ನನ್ನದು. ನಗರವನ್ನು ಬಿಟ್ಟು ಬಂದುದು ತಪ್ಪು ನಾನು ಅಜ್ಞಾತವಾಸದಲ್ಲಿರುವುದು ತಪ್ಪು ಸುಲ್ತಾನನಿಗೆ ನಾನು ಸರ್ವದಾ ಬೆಂಬಲನಾಗಿ ದೇನೆಂದು ಜಗತ್ತಿಗೆ ತೋರಿಸದಿದ್ದರೆ ಸರ್ವಥಾ ತಪ್ಪು ದೊಡ್ಡ ನವಾಬರ ಅಣಿಗೆ ನಾನು ಕೃತಘ್ನನಾದೆ. ನಾನು ನಗರದಲ್ಲಿದ್ದರೆ ಮರಾಟರೂ ಯುದ್ಧಕ್ಕೆ ನಿಲ್ಲುತ್ತಿರ ಲಿಲ್ಲ. ಇಂಗ್ಲೀಷರೂ ಮೈಸೂರನ್ನು ಇಣಕಿನೋಡಲು ಭಯಪಡುತ್ತಿದ್ದರು ಸುಲ್ತಾನನು ಏಕಾಕಿಯಾದನೆಂದೂ ಶತ್ರುಗಳಿಗೆ ಇಷ್ಟು ಧೈರ್ಯ ಬಂದಿದೆ. ಇರಲಿ, ಕಾಲವು ಮಿಂಚಿಹೋಗಿಲ್ಲ. ಇಯಜ್ಞ ಖಾನನು ಶ್ರೀರಂಗಪಟ್ಟಣವನ್ನು ರಕ್ಷಿಸಲು ಪ್ರಾಣವ ನ್ನೊಪ್ಪಿಸುತ್ತಾನೆಂದು ಲೋಕಕ್ಕೆ ಸಾರಿಹೇಳುತ್ತೇನೆ

ಹುಸೇಖಾಫ ನೀನು ನಗರಕ್ಕೆ ಹೋಗಿ ಸೇನೆಗಳನ್ನು ಸಜ್ಜುಗೊಳಿಸು ನಾನು ಶ್ರೀರಂಗಪಟ್ಟಣಕ್ಕೆ ಹೊರಡುತ್ತೇನೆ ಎಂದು ಹೇಳಿದನು ಹುಸೇಖಾನನು ಖಾಫರವರ ಸಮ್ಮುಖದಿಂದ ಕನ್ನಾನೂರಿಗೆ ಹೊರಟನು

ಹುಸೇಖಾನನು ಬೀಬೀರಾಣಿಯವರ ಅಪ್ಪಣೆ ಪಡೆದು ಮಾರನೆಯ ದಿನವೇ ಕನ್ನಾನೂರಿನಿಂದ ಹೊರಟ. ನಗರಕ್ಕೆ ಪ್ರಯಾಣ ಬೆಳೆಸಿದನು. ಚಿತ್ರದುರ್ಗವನ್ನು ಸೇರಿ ಸೇನಾಧಿಪತ್ಯವನ್ನು ವಹಿಸಿಕೊಂಡನು

ಇಯಜ್ ಖಾನನ ಪ್ರಯಾಣ ಸನ್ನಾಹ

ಅಲ್ಲೇಸೇಟನು ಬೀಬೀರಾಣಿಯವರ ಭೇಟಿ ಮಾಡಿದನು ಅವರೊಡನೆ ಶ್ರೀರಂಗಪಟ್ಟಣದ ಸಮಾಚಾರವನ್ನೆಲ್ಲಾ ವಿವರಿಸಿದನು ಸುಲ್ತಾನರವರು ಬರೆದಿರುವ ಪತ್ರವನ್ನು ತೋರಿಸಿದನು ಸೇಟನು ಒಂದು ಉಪಾಯವನ್ನು ಹುಡುಕಿದನು ಬೀಬೀರಾಣಿಯವರೂ, ತಾನೂ ಪ್ರತ್ಯಕ್ಷವಾಗಿ ಸುಲ್ತಾನರ ಪಕ್ಷವನ್ನು ವಹಿಸಿದರ ಈ ಕನ್ನಾನೂರನ್ನು ಇಂಗ್ಲೀಷರು ಹಿಡಿಯುವುದು ಖಂಡಿತ! ಕನ್ನಾನೂರನ್ನು ರಕ್ಷಿಸಲು ಇಯಜ್ ಖಾನನು ನಿ ತರೆ ಶ್ರೀರಂಗಪಟ್ಟಣವು ಬೀಳುತ್ತದೆ. ಇದನ್ನು ಯೋಚನೆಮಾಡಿ ರಾಣಿಯವರಿಂದ ತಲಚೀರಿಯಲ್ಲಿರುವ ಇಂಗ್ಲೀಷ್ ಕಛೇರಿಗೆ ಒಂದುಪತ್ರವನ್ನು ಬರೆಸಿದನು. ರಾಣಿಯವರು ಇಂಗ್ಲೀಷರ ಸ್ನೇಹಸಹಾಯಗಳನ್ನು ಬಯಸುತ್ತಾರೆಂದೂ, ಇನ್ನು ಮುಂದೆ ಸುಲ್ತಾನರವರೊಡನೆ ಯಾವ ಸಂಬಂಧವನ್ನೂ ಇಟ್ಟುಕೊಳ್ಳುವುದಿಲ್ಲವೆಂದು ಬರೆದು ಕಳಿಸಿದರು ತಲಚೀರಿಯಲ್ಲಿದ್ದ ಇಂಗ್ಲೀಷ್ ಅಧಿಕಾರಿಯು ರಾಣಿಯವರ ಭೇಟಿ ಮಾಡಿದನು ರಾಣಿಯವರ ಸಲಹೆಯನ್ನು ಅಂಗೀಕರಿಸಿದನು. ಅದರಂತೆ ಬರೆಸಿ ರಾಣಿಯವರ ದಸ್ತುತನ್ನು ಹಾಕಿಸಿ ಕಲ್ಕತ್ತೆಗೆ ಕಳುಹಿಸಿದನು

ಸೇಟನೂ, ದೌಲತ್ತೂ, ರಾಠೆಯೂ, ಬೀಬೀರಾಣಿಯೂ ಇಲ್ಲಿಂದ ಗುಪ್ತವಾಗಿ ಹೊರಡತಕ್ಕದ್ದೆಂದೂ, ಮಂಗಳೂರಿಗೆ ತಲುಪಿ, ಅಲ್ಲಿಂದ ಕೊಡಗಿನ ಮಾರ್ಗವಾಗಿ ಶ್ರೀರಂಗಪಟ್ಟಣಕ್ಕೆ ಹೋಗತಕ್ಕದ್ದೆಂದೂ ನಿಶ್ಚಯವಾಯಿತು ಬೀಬೀರಾಣಿಯು ರಾಜ್ಯಭಾರವೆಲ್ಲವನ್ನೂ ಮಂತ್ರಿಗಳಿಗೆ ವಹಿಸಿದಳು ತಾನು ನಗರಕ್ಕೆ ಹೋಗಿ ಮೈಸೂರಿನ ಯುದ್ಧವು ಪೂರೈಸುವವರೆಗೆ ರಾಠೆಯವರ ಮತ್ತು ದೌಲತ್‌ರವರ ಜೊತೆಯಲ್ಲಿರುವುದೆಂದು ನಿರ್ಧಾರ ಮಾಡಿದಳು ದೌಲತ್ತಳಿಗೆ ಈ ಬೀಬೀರಾಣಿಯನ್ನು ಜೊತೆಯಲ್ಲಿ ಕರೆದುಕೊಂಡು ಹೋಗಲು ಪರಮ ಅನಂದ! ಬೀಬೀರಾಣಿಯಾದರೂ ಹುಡುಗಿಯಂತೆ ಆಡುತ್ತಾಳೆ. ಇಯಜ್ ಖಾನರಲ್ಲಿ ಎಲ್ಲರಿಗೂ ಧೈರ್ಯವಾಗಿ ಪರಿಹಾಸ್ಯ ಮಾಡುತ್ತಾಳೆ ಅವಳು ಹಾಸ್ಯಪ್ರಿಯೆ! ಪ್ರಯಾಣಕ್ಕೆ ಹೊರಡುವ ವಿರ್ವಾಡುಗಳನ್ನೆಲ್ಲಾ ಅಲ್ಲೇಸೇಟನು ಬಹಳ ವ್ಯವಸ್ಥೆಯಿಂದ ಮಾಡಿದನು

ದೌಲತ್ತಳು ಮಲಯಾಳಕ್ಕೆ ಬಂದಾಗಿನಿಂದ ದೋಣಿಯಲ್ಲಿ ಸ್ವೇಚ್ಛೆಯಾಗಿ ಆಡಬೇಕೆಂದು ಆಶೆಪಡುತ್ತಿದ್ದಳು ಒಂದೆರಡು ಬಾರಿ ಬೀಬೀ ರಾಣಿಯೊಡನೆ ಹೇಳಿದ್ದಳು. ಬೀಬೀರಾಣಿಯು ಆ ನೌಕಾವಿಹಾರಕ್ಕೆ ಏರ್ಪಾಡು ಮಾಡಿದಳು. ದೌಲತ್ ರಾಧೆ ಮತ್ತು ಬೀಬಿ ಇವರು ಮೂವರೇ ದೋಣಿಯಲ್ಲಿ ಹೊರಟರು ನಾಲ್ಕು ವಂದಿ ಅಂಬಿಗರು ದೋಣಿಯನ್ನು ನಡೆಸುತ್ತಿದ್ದರು ಮಧ್ಯಾಹ್ನ ಮೂರು ಜಾವದ ಹೂತ್ತಿಗೆ ದೋಣಿಯು ಹೊರಟಿತು ಸಮುದ್ರದಲ್ಲಿ ನಾಲ್ಕಾರು ವೈಲಿಗಳ ದೂರ ದೋಣಿಯು ಹೋಯಿತು ಮೂವರು ರಾಣಿಯವರುಗಳೂ ಪರಸ್ಪರ ಹಾಸ್ಯ ಮಾಡುತ್ತಾ ಸಮುದ್ರದಲ್ಲಿ ಆಟವಾಡುತ್ತಿದ್ದರು ದೌಲತ್ತಳು ಸಂತೋಷದಿಂದ ಹಾಡಲಾರಂಭಿಸಿದಳು ಆ ಗಾನಸುಖೆಯಲ್ಲಿ ಎಲ್ಲರೂ ಮುಳುಗುತ್ತಿದ್ದರು ಸಂಧ್ಯಾಕಾಲವಾಗಿತ್ತು ಸೂರ್ಯ ದೇವನು ಅಸ್ತಾಚಲವನ್ನು ಸೇರುತ್ತಿದ್ದನು. ಅಷ್ಟರಲ್ಲಿ ದೋಣಿಯ ಸಮೀಪದಲ್ಲಿ ಒಂದು ದೊಡ್ಡ ಮೀನು ಬಂತು ಆ ಮೀನು ಮನುಷ್ಯಾಕೃತಿಯಷ್ಟು ದೊಡ್ಡದಾಗಿತ್ತು ಭಳಭಳನೆ ಹೊಳೆಯುತ್ತಿರುವ ಚಿನ್ನದ ಬಣ್ಣ! ರಾಧೆಯು ಆ ಮೀನಿಗೆ ಸ್ವಲ್ಪ ತಿಂಡಿಯನ್ನು ಚೆಲ್ಲಿದಳು. ಆ ಮತ್ಸ್ಯವು ಮೇಲಕ್ಕೆ ಹಾರಿ ಆ ತಿಂಡಿಯನ್ನು ಗಬಕ್ಕನೆ ನುಂಗುತ್ತಿತ್ತು, ಅದರ ಆಶ್ಚರ್ಯಕರವಾದ ಅಪ್ಪಟ ಸ್ವರ್ಣವರ್ಣವನ್ನು ನೋಡಿ ಮೂವರೂ ಆನಂದಿಸುತ್ತ ಚಪ್ಪಾಳೆಗಳನ್ನು ಹೊಡೆಯುತ್ತಲಿದ್ದರು, ದೌಲತ್ತಳು ಈ ಮೀನನ್ನು ಹಿಡಿಯಲು ಸಾಧ್ಯವೇ ಎಂದಳು ಬೀಬಿಯು ಗಾಣವನ್ನು ಹಾಕಿ ಬಲೆಯನ್ನು ಬೀಸಿದಳು. ಮೀನು ಸಿಕ್ಕಿಗೂಂಡಿತು. ಎಲ್ಲರಿಗೂ ಆನಂದವಾಯಿತು ಪ್ರಚಂಡ ಗಾಳಿಯೆದ್ದಿತು ನಾವಿಕರು "ಆ ಮೀನನ್ನು ಬಿಟ್ಟುಬಿಡಿ ಈ ಗಾಳಿಯು ಹೊಡೆತದಲ್ಲಿ ದೋಣಿಗೆ ಅಪಾಯವಿದೆ" ಎಂದು ಕೂಗಿಕೊಂಡರು. ಅವರು ನಾಲ್ವರೂ ದೋಣಿಯನ್ನು ಹತೋಟಿಯಲ್ಲಿಡಲು ಸರ್ವಪ್ರಯತ್ನ ಮಾಡುತ್ತಿದ್ದರು ದೌಲತ್ತಳು ಗಾಗಲೀ, ಬೀಬಿಗಾಗಲೀ ಏನೂ ಅಪಾಯವಿರುವಂತೆ ಗೋಚರವಾಗಲಿಲ್ಲ ಅವರಿಬ್ಬರೂ ಮೀನಿನ ಬಲೆಯನ್ನು ಎಳೆಯುತ್ತಿದ್ದರು. ದೋಣಿಯು ಬಲವಾಗಿ ಅಲ್ಲಾಡುತ್ತಿತ್ತು. ದೌಲತ್ ಮತ್ತು ಬೀಬಿಯರು ಮೀನನ್ನು ಎಳೆಯುವಾಗ ಮೀನು ಬಲವಾಗಿ ದೋಣಿಗೆ ಡಿಕ್ಕಿ ಹೊಡೆಯಿತು ದೋಣಿಯು ತಲೆಕೆಳಗಾಯಿತು ರಾಧೆಯು ದೌಲತ್ತಳನ್ನೂ, ಬೀಬಿಯನ್ನೂ ಹಿಡಿದುಕೊಳ್ಳಲು ಹೋಗಿ ಅವರ ಕೈ ಹಿಡಿದುಕೊಂಡಳು. ಮೂವರೂ ನೀರಿನಲ್ಲಿ ಮುಳುಗಿಹೋದರು. ಮೀನು ಬಲೆಯಿಂದ ತಪ್ಪಿಸಿಕೊಂಡು ಹಾರಿಹೋಯಿತು! ನಾವಿಕರು ಗಾಬರಿಯಿಂದ ನೀರಿನಲ್ಲಿ ಧುಮುಕಿದರು.

ದೂರದಲ್ಲಿ ಒಂದು ದೋಣಿಯು ಹೋಗುತ್ತಿತ್ತು ಅದರಲ್ಲಿ ಇಂಗ್ಲಿಷ್ ಸೈನಿಕರಿಬ್ಬರು. ಅವರು ನೇಗದಿಂದ ತಮ್ಮ ದೋಣಿಯನ್ನು ರಾಣಿಯರ ದೋಣಿಯು ಮುಳುಗಿದ್ದ ಸ್ಥಳಕ್ಕೆ ನಡೆಸಿದರು. ದೋಣಿಯು ತಲೆಕೆಳಕಾಗಿ ಕೇಳುತ್ತಿತ್ತು. ಅಂಬಿಗ

ರಲ್ಲೊಬ್ಬನು ನೀರಿನ ಮೇಲೆ ಈಜುತ್ತಾ ಮೂವರು ಮಹಾರಾಣಿಯವರು ಮುಳುಗಿ ಹೋದರು ಎಂದು ಕೂಗಿ ಹೇಳಿದನು ಕ್ಯಾಪ್ಟನ್ನಿಗೆ ಅರ್ಥವಾಗಲಿಲ್ಲ ಅವನು ಗಾಬರಿಯನ್ನು ನೋಡಿ ಯಾರೋ ಮುಳುಗಿದ್ದಾರೆಂದು ತಿಳಿದುಕೊಂಡನು ತಕ್ಷಣ ಇಂಗ್ಲಿಷ್ ಸೈನಿಕರು ನೀರಿನಲ್ಲಿ ಧುಮುಕಿದರು ಬಹಳವಾಗಿ ನೀರಿನಲ್ಲಿ ಹುಡುಕಿದರು ಸ್ವಲ್ಪಹೊತ್ತಿನೊಳಗಾಗಿ ಇಬ್ಬರು ಸ್ತ್ರೀಯರನ್ನು ಎತ್ತಿ ತಂದು ತಮ್ಮ ದೋಣಿಯಲ್ಲಿ ಹಾಕಿದರು ಮಲಯಾಳಿ ಅಂಬಿಗನು ಇಂಗ್ಲೀಷರ ದೋಣಿಯನ್ನು ಏರಿದನು. ಮತ್ತೊಬ್ಬ ರಾಣಿಯವರು ನೀರಿನಲ್ಲೇ ಮುಳುಗಿದ್ದಾರೆ ಎಂದು ಕೂಗಿದನು ಕ್ಯಾಪ್ಟನ್ನನು ಸಾಹಸದಿಂದ ಮತ್ತೊಬ್ಬ ರಾಣಿಯನ್ನು ಹುಡುಕಿ ಎತ್ತಿತಂದನು ಇಷ್ಟು ಹೊತ್ತಿಗೆ ಅರ್ಧರಾತ್ರಿಯಾಗಿತ್ತು ಇಂಗ್ಲೀಷರ ದೋಣಿಯು ಸಮೀಪದಲ್ಲಿದ್ದ ಇಂಗ್ಲೀಷರ ಶಿಬಿರಕ್ಕೆ ಹೋಯಿತು ಆ ಮೂವರು ಹೆಂಗಸರನ್ನೂ ಹೊತ್ತುಕೊಂಡು ಹೋಗಿ ಶಿಬಿರದಲ್ಲಿ ಇಳಿಸಿದರು ಮೂವರೂ ಸಂಪೂರ್ಣ ಅಜ್ಞಾನಾವಸ್ಥೆಯಲ್ಲಿದ್ದರು ಕ್ಯಾಪ್ಟನ್ನನು ತಕ್ಷಣ ತಮ್ಮ ಕ್ಯಾಂಪಿನ ಡಾಕ್ಟರನ್ನು ಕರೆಸಿದನು ಡಾಕ್ಟರನು ಪರೀಕ್ಷೆ ಮಾಡಿ ನೋಡಿದನು ಜ್ಞಾನವಿಲ್ಲ! ಸರಿಯಾದ ಚಿಕಿತ್ಸೆ ಮಾಡಿದರೆ ಬದುಕುತ್ತಾರೆ ಎಂದು ಹೇಳಿ ಔಷಧಗಳನ್ನು ಕುಡಿಸಿದನು ಮೂವರನ್ನೂ ಮಂಚಗಳ ಮೇಲೆ ಮಲಗಿಸಿದರು.

ಬೆಳಗಾಗುತ್ತಲೇ ಈ ಸ್ತ್ರೀಯರಾರೆಂದು ಇಂಗ್ಲಿಷ್ ಅಧಿಕಾರಿಗಳು ವಿಚಾರಿಸ ತೊಡಗಿದರು ಅವರ ದೋಣಿಯಲ್ಲಿಯೇ ಒದುಕಿ ಬಂದ ಮಲಯಾಳಿ ಅಂಬಿಗನು ಅವರಲ್ಲೊಬ್ಬರು ಕನ್ನನೂರಿನ ರಾಣಿಯವರೆಂದು ತಿಳಿಸಿದನು. ಅಧಿಕಾರಿಗಳು ತಕ್ಷಣ ಕನ್ನನೂರಿಗೆ ಸಮಾಚಾರವನ್ನು ತಿಳಿಸಿದರು. ಕನ್ನನೂರಿನ ಮಂತ್ರಿಗಳು ಬಂದು ನೋಡಿದರು ರಾಣಿಗೆ ಜ್ಞಾನವಿಲ್ಲ ಮೂವರಿಗೂ ವಿವರೀತ ಜ್ವರ ಬಂದಿದೆ ಮಂತ್ರಿಗಳು ರಾಣಿಯವರನ್ನು ಕರೆದುಕೊಂಡು ಹೋಗಬೇಕೆಂದು ಕೇಳಿದರು ಡಾಕ್ಟರನು ಅವರನ್ನು ಮಲಗಿಸುವ ಸ್ಥಳದಿಂದ ಒಂದು ವಾರ ಎಬ್ಬಿಸಕೂಡ ದೆಂದೂ, ಪ್ರಯಾಣ ಮಾಡಿಸಿದರೆ ಪ್ರಾಣಾಪಾಯವಾಗುತ್ತದೆಂದೂ ಖಚಿತವಾಗಿ ಹೇಳಿದನು ಅಲ್ಲಿಯೇ ಚಿಕಿತ್ಸೆ ನಡೆಯುತ್ತಿತ್ತು.

ಈ ಸಮಾಚಾರಗಳೆಲ್ಲಾ ಅಲ್ಲಿಸೇಟಿಂಗಿಗೆ ತಿಳಿಯಿತು ಅವನ ಪ್ರಯಾಣದ ಉತ್ಸಾಹವೆಲ್ಲಾ ಉಡುಗಿಹೋಯಿತು ಆ ಮೂವರು ರಾಣಿಯವರನ್ನೂ ಹಾಗೆ ಶತ್ರುಗಳ ಹಸ್ತದಲ್ಲಿ ಬಿಟ್ಟು ತಾನು ಶ್ರೀರಂಗಪಟ್ಟಣದ ಯುದ್ಧಕ್ಕೆ ಹೋದರೆ ಅವರಿಲ್ಲರೂ ಸೆರೆಯಲ್ಲಿದ್ದಂತೆಯೇ ಶತ್ರುಗಳು ಅವರನ್ನು ಏನು ಬೇಕಾದರೂ ಮಾಡಬಹುದು ಹೀಗೆಲ್ಲಾ ನಾನಾ ವಿಧವಾಗಿ ಯೋಚಿಸತೊಡಗಿದನು ತಾನು ಹೋಗಿ ಆ ಮೂವರನ್ನೂ ಭೇಟಿಮಾಡಬೇಕೆಂದು ಸಂಕಲ್ಪಿಸಿದನು. ತಲಚೀರಿಗೆ ಸ್ವತಃ

ಹೋಗಿ ಇಂಗ್ಲೀಷ್ ಮುಖ್ಯಾಧಿಕಾರಿಯನ್ನು ಭೇಟಿ ಮಾಡಬೇಕೆಂದು ಅಪೇಕ್ಷಿಸಿದನು ಅಧಿಕಾರಿಯು ಅತ್ಯಾದರದಿಂದ ಸೇಟರನ್ನು ಬರಮಾಡಿಕೊಂಡನು ಸೇಟರು ತಾವು ಬೀಬೀರಾಣಿಯವರನ್ನು ನೋಡಬೇಕೆಂದು ಕೇಳಿಕೊಂಡರು. ಇಂಗ್ಲೀಷ್ ಅಧಿಕಾರಿಗೆ ಸೇಟರಿಗೂ, ಬೀಬೀರಾಣಿಯವರಿಗೂ ಇದ್ದ ಅಂತರಂಗ ಸಂಬಂಧವು ತಿಳಿದಿದ್ದಿತು ಆ ಅಧಿಕಾರಿಗೆ ಅದರಲ್ಲೇನೂ ವ್ಯಂಗ್ಯ ತೋರಲಿಲ್ಲ ಅವರು ಸೇಟರಿಗೆ ಬೀಬೀರಾಣಿಯವರ ಭೇಟಿ ಮಾಡಿಸುವುದು ತಮ್ಮ ಕರ್ತವ್ಯವೆಂದೇ ಭಾವಿಸಿದರು ದೃಢ್ಯರ ಅಪ್ಪಣೆ ಪಡೆದು, ಮುಖ್ಯಾಧಿಕಾರಿಗಳಾದ ಮೇಜರ್ ಡೋವ್ ಸಾಹೇಬರು ಸೇಟರನ್ನು ರಾಣಿಯವರಿದ್ದ ಸ್ಥಳಕ್ಕೆ ಕರೆದುಕೊಂಡು ಹೋಗಿ ಭೇಟಿ ಮಾಡಿಸಿದರು ಸೇಟರು ಬೀಬೀರಾಣಿಯ ಮಂಚದ ಸಮೀಪದಲ್ಲಿ ನಿಂತು ನೋಡುತ್ತಿದ್ದರು ರಾಣಿಯ ಹಣೆಯ ಮೇಲೆ ಕೈಯಿಟ್ಟು ತಲೆ ಸವರಿದರು ರಾಣಿಯ ಬಿರುಗಣ್ಣು ಬಿಟ್ಟು ನೋಡಿದಳು. ಪುನಃ ಕಣ್ಣು ಮುಚ್ಚಿದಳು ಜ್ವರದ ವೇಗವು ಅತಿಯಾಗಿದ್ದಿತು ದೌಲತ್ ಮತ್ತು ರಾಧಾರಾಣಿಯವರ ಸಮೀಪಕ್ಕೆ ಹೋಗಿ ನೋಡಿದರು ಅವರಿಬ್ಬರಿಗೂ ಜ್ಞಾನವಿರಲಿಲ್ಲ. ಮೇಜರ್ ಡೋವ್ ಸಾಹೇಬರು ಸೇಟರನ್ನು ತಮ್ಮ ಬಿಡಾರಕ್ಕೆ ಕರೆದೊಯ್ದರು ಆ ಮೇಜರ್ ಸಾಹೇಬರು ಕೆಲವು ದಿನಗಳಿಂದ ಸೇಟರನ್ನು ಚೆನ್ನಾಗಿ ಬಲ್ಲರು. ಅವರನ್ನು ಕುರಿತು, ಈ ರಾಣಿಯವರ ವಿಚಾರದಲ್ಲಿ ಮಾತುಕತೆ ಆರಂಭವಾಯಿತು.

“ಸೇಟರವರೇ! ಈ ಬೀಬಿಯವರ ಜೊತೆಗಾತಿಯರಾದ ಮಹಿಳೆಯರಿಬ್ಬರೂ ಯಾರೆಂದು ತಾವು ಗುರ್ತಿಸಬಲ್ಲರಾ ?”

“ಇಲ್ಲ! ಪ್ರತ್ಯಕ್ಷವಾಗಿ ಗುರುತಿಸಲಾರೆ! ಇವರಲ್ಲಿ ಒಬ್ಬ ಹಿಂದು ಮತ್ತೊಬ್ಬರು ಮುಸಲ್ಮಾನ್ ರಮಣಿ! ಬಹುಶಃ ಇವರಿಬ್ಬರೂ ಸುಲ್ತಾನರ ಕಡೆಯಿಂದ ಈಗ ಕೆಲವು ದಿನಗಳ ಕೆಳಗೆ ಬೀಬೀರಾಣಿಯವರ ಹತ್ತಿರ ಬಂದವರೆಂದು ನಾವು ಊಹಿಸುತ್ತೇವೆ”

“ತಾವು ಸುಲ್ತಾನರವರಿಗೆ ಸಾಲ ಕೊಟ್ಟಿದ್ದೀರಲ್ಲವೆ?”

“ಹೌದು ಒಂದು ಕೋಟಿ ರೂಪಾಯಿಗಳನ್ನು ನಮ್ಮ ಕೋರಿಯಿಂದ ಸಾಲ ಕೊಟ್ಟಿದೆ ಬೀಬೀರಾಣಿಯವರ ಮೂಲಕ ಎರಡು ಕೋಟಿ ರೂಪಾಯಿಗಳ ಬೆಲೆ ಬಾಳುವ ಜವಾಹಿರಿಗಳನ್ನು ನಮ್ಮಲ್ಲಿ ಒತ್ತೆಯಿಟ್ಟಿದಾರೆ ಅದೆಲ್ಲಾ ತಲಚೀರಿಯಲ್ಲಿ ತಮ್ಮ ರಕ್ಷಣೆಯೆಲ್ಲಿಯೇ ಇದೆ”

ಈಗ ಇಂಗ್ಲಿಷರಿಗೂ ಸುಲ್ತಾನರಿಗೂ ಯುದ್ಧವು ಆರಂಭವಾಗಿದೆಯೆಂದು ತಮಗೆ ತಿಳಿದಿದೆಯೇ?”

ತಿಳಿದಿದೆ. ಚೆನ್ನಾಗಿ ತಿಳಿದಿದೆ.

ತಮ್ಮ ಹಣವೆಲ್ಲವೂ ಮುಳುಗಿಹೋಗುವುದಿಲ್ಲವೇ? ಈ ಜವಾಹರಿಗಳನ್ನೆಟ್ಟು ಕೊಂಡು ನೀವೇನು ಮಾಡುವಿರಿ?

ಸೇಟನು ನಗುತ್ತಾ ಮೇಜರ್ ಸಾಹೇಬರೇ, ಸುಲ್ತಾನರನ್ನು ಗೆದ್ದು ಬಿಡುವುದು ಅಷ್ಟು ಸುಲಭವೆಂದು ಭಾವಿಸಬೇಡಿರಿ, ಫ್ರಾನ್ಸಿನ ಚಕ್ರವರ್ತಿಗಳಾದ ನೆಪೋಲಿಯನ್ ರವರಿಗಿಂತಲೂ ಪರಾಕ್ರಮಿಶಾಲಿಗಳು ಸುಲ್ತಾನರು, ಒಂದು ಸಕ್ಷ ದೈವಯೋಗದಿಂದ ಸುಲ್ತಾನರು ರಣದಲ್ಲಿ ಮೃತರಾದರೆ ಈ ಜವಾಹರಿಗಳನ್ನು ಇಂಗ್ಲೆಂಡಿನಲ್ಲಿಯೋ, ಫ್ರಾನ್ಸಿನಲ್ಲಿಯೋ ನಾನು ಮಾರಬಲ್ಲೆ, ಒಂದಕ್ಕೆ ಹತ್ತರಷ್ಟು ಲಾಭ ಬರುತ್ತೆ ತಮಗೆ ಈ ನಗಗಳ ಬೆಲೆಯೇ ಗೊತ್ತಿಲ್ಲ ಎಂದು ನಕ್ಕನು.

ಮೇಜರ್ ತಾವು ನನಗೊಂದು ಉಪಕಾರ ಮಾಡಬೇಕು. ಈ ಬೀಬೀರಾಣಿ ಯವರು ಉಳಿಯುತ್ತಾರೆ ಯೋ ಅಳಿಯುತ್ತಾರೆ ಯೋ ಅದು ಸಂದಿಗ್ಧವಾಗಿದೆ ಅವರಿಗೆ ಪೂರ್ಣಗುಣವಾಗುವವರೆಗೆ ನಾನು ಇಲ್ಲಿ ತಮ್ಮ ಶಿಬಿರದಲ್ಲೇ ಇರುವುದಕ್ಕೂ ಪ್ರತಿ ದಿನವೂ ರಾಣಿಯವರ ಭೇಟಿ ಮಾಡುವುದಕ್ಕೂ ಅನುಜ್ಞೆ ಕೊಡಬೇಕು

ಸೇಟರೇ, ನಮ್ಮ ಇಂಗ್ಲಿಷ್ ಜನವನ್ನು ತಾವು ಅರಿಯಿರಿ. ವೈಮಿಗಳ ಪ್ರೇಮಾರಾಧನೆಗೆ ಸಹಕರಿಸುವುದು ನಮಗೆ ಅತ್ಯಂತ ಪ್ರಿಯವಾದುದು. ಅದರಲ್ಲಿಯೂ ನೀವು ನಮಗೆ ವರಮವಿತ್ರರು ನೀವು ಇಲ್ಲಿಯೇ ಇರಬಹುದು ರಾಣಿಯವರ ಸಮೀಪದಲ್ಲೇ ಇರಬಹುದು ನಾನು ಈ ವಿಷಯವನ್ನು ರಾಬರ್ಟ್ ಟೈಲರ್ ಸಾಹೇಬ ರವರಿಗೂ ಬರೆಯುತ್ತೇನೆ ಅವರು ಇದನ್ನು ಸಂತೋಷದಿಂದ ಅಂಗೀಕರಿಸುತ್ತಾರೆ. ಆದರೆ ತಾವು ನನಗೊಂದು ಮಹೋಪಕಾರ ಮಾಡಬೇಕು ಕನ್ನಾನೂರಿನ ರಾಣಿಯ ವರ ಜೊತೆಗಾತಿಯಾರಾರೆಂಬುದನ್ನು ತಾವು ಸತ್ತೇಮಾಡಿಸಿಕೊಡಬೇಕು. ಸೇಟರು ಒಪ್ಪಿಕೊಂಡರು

ಒಂದು ವಾರದಲ್ಲಿ ಬೀಬಿಯವರಿಗೆ ಪ್ರಜ್ಞೆ ಬಂತು ಅವರನ್ನು ಕನ್ನಾನೂರಿನ ಅರಮನೆಗೆ ಕರೆದೊಯ್ದರು ಚಿಕಿತ್ಸೆಗೆ ಇಂಗ್ಲೀಷ್ ಡಾಕ್ಟರೇ ಕನ್ನಾನೂರಿಗೆ ಹೋಗ ಬೇಕೆಂದು ಏರ್ಪಾಡಾಯಿತು ಬೀಬೀ ರಾಣಿಗೆ ಅರ್ಧಜ್ಞಾನವಸ್ಥೆಯು ಬಂದಾಗ, "ದಾಲತ್ ರಾಣಿಯವರೇ, ರಾಧಾರಾಣಿಯವರೇ. ನಾನು ನಿಮ್ಮನ್ನು ಆಗಾಧ ಜಲ ದಲ್ಲಿ ಮುಳುಗಿಸಿಬಿಟ್ಟೆ! ಕ್ಷಮಿಸಿ! ಕ್ಷಮಿಸಿ!" ಎಂದು ಕಿರುಚಿತ್ತಿದ್ದಳು ಪುನಃ ಅಜ್ಞಾನವಸ್ಥೆಯು ಪ್ರಾಪ್ತವಾಗುತ್ತಿದ್ದಿತು ಡಾಕ್ಟರರು ಮೂವರು ರೋಗಿಗಳನ್ನೂ ಒಂದೇ ಕಡೆಯಲ್ಲಿಡಬೇಕೆಂದು ಸಲಹೆ ಕೊಟ್ಟರು ಮೂವರನ್ನೂ ಮ್ಯಾನಾದಲ್ಲಿ ಕನ್ನಾನೂರಿಗೆ ಸಾಗಿಸಲಾಯಿತು. ಕನ್ನಾನೂರಿನ ಅರಮನೆಯ ಸುತ್ತಲೂ ಇಂಗ್ಲೀಷ್ ಸೋಲ್ಡರುಗಳ ಪಹರೆ ಇತ್ತು ಸೇಟರು ಧಾರಾಳವಾಗಿ ಬಂದು ಹೋಗುವ ಎರವಾಡಾ ಗಿತ್ತು, ಬೀಬೀರಾಣಿಯು ಕ್ರಮೇಣ ಆರೋಗ್ಯವನ್ನು ಹೊಂದುತ್ತ ಬಂದಳು. ಆದರೆ

ದಾಲತ್ತಳ ಮತ್ತು ರಾಧೆಯ ಸ್ಥಿತಿಯು ಹಾಗಾಗಲಿಲ್ಲ ಅವರ ಜ್ವರವು ವಿಷಮಶೀತ ಜ್ವರಕ್ಕೆ ತಿರುಗಿಕೊಂಡಿತು ಹೀಗೆ ಎರಡು ತಿಂಗಳುಗಳು ಜೀವನ-ಮರಣಗಳ ಹೋರಾಟದಲ್ಲಿಯೇ ರಾಧೆ ಮತ್ತು ದಾಲತ್ತರುಗಳು ಕಳಯುತ್ತಿದ್ದರು ಸೇಟನು ಆರ್ತ ಸಾಗಿ ಪ್ರತಿಕ್ಷಣವೂ ಮರಣೋನ್ಮುಖರಾಗಿದ್ದ ಆ ರಾಣಿಯರ ಸಮಾಸದಲ್ಲಿಯೇ ಕುಳಿ ತಿರುತ್ತಿದ್ದನು. ಎರಡು ತಿಂಗಳ ನಂತರ ಅವರಿಗೂ ದಿನದಿಕ್ಕೆ ಗುಣಮುಖವಾಗುತ್ತ ಬಂತು ಒಂದು ದಿನ ಅರ್ಧರಾತ್ರಿಯಲ್ಲಿ ದಾಲತ್ತಳಿಗೆ ಪೂರ್ಣಜ್ಞಾನ ಬಂದಿತ್ತು ಸಮಾಸದಲ್ಲಿ ಕುಳಿತಿದ್ದ ಖಾರವರ ಕೈಹಿಡಿದುಕೊಂಡು “ಖಾರವರೇ! ತಾವು ಶ್ರೀರಂಗಪಟ್ಟಣಕ್ಕೆ ಯುದ್ಧಕ್ಕೆ ಹೋಗಲಿಲ್ಲವೇ?” ಎಂದಳು

“ಇಲ್ಲ!”

“ನೀವು ಯುದ್ಧಕ್ಕೆ ಹೋಗದಿದ್ದರೆ ಸುಲಾನರಿಗೆ ವಾಗ್ಧಾನ ಮಾಡಿ ವಂಚಿಸಿ ದಂತಾಗುವುದಿಲ್ಲವೇ?”

“ಅಗುತ್ತದೆ.”

“ನೀವು ಯುದ್ಧಕ್ಕೆ ಏಕೆ ಹೋಗಲಿಲ್ಲ? ನಿಮಗೆ ಮನಸ್ಸಿಲ್ಲವೇ?”

“ಮನಸ್ಸೇ! ಮನಸ್ಸು ಪ್ರತಿಕ್ಷಣಕ್ಕೂ ಹಾತೊರೆಯುತ್ತಿದೆ ಆದರೆ, ನೀನು ಮತ್ತು ರಾಧಾರಾಣಿಯವರೂ ಬದುಕು ಸಾವುಗಳ ಹೋರಾಟದಲ್ಲಿದ್ದೀರಿ!”

“ಒಳ್ಳೆಯದು, ಖಾರವರೇ! ಈಗಲಾದರೂ ನೀವು ನಮ್ಮನ್ನು ಬಿಟ್ಟು ಹೊರಡಿರಿ”

ಖಾನನು ಕುಗ್ಗಿದ ಧ್ವನಿಯಿಂದ “ಇಲ್ಲ! ದಾಲತ್! ಈಗಲೂ ನಾನು ಯುದ್ಧಕ್ಕೆ ಹೋಗುವಂತಿಲ್ಲ. ನಾವೆಲ್ಲರೂ ಇಂಗ್ಲೀಷರ ಕೈಯಲ್ಲಿ ಬಂದಿಗಳಂತೆ ಇದ್ದೇವೆ”

“ನಾವು ಬಂದಿಗಳಾಗಿಯೇ ಇರುತ್ತೇವೆ ನೀವು ತಪ್ಪಿಸಿಕೊಂಡು ಶ್ರೀರಂಗಪಟ್ಟಣಕ್ಕೆ ಹೋಗಲಾರಿರಾ?”

“ದಾಲತ್! ತಪ್ಪಿಸಿಕೊಂಡು ಹೋಗುವುದೇನೂ ಕಷ್ಟವಿಲ್ಲ! ಅದಕ್ಕೆ ನನ್ನ ಮನಸ್ಸು ಒಪ್ಪುವುದಿಲ್ಲ ನಿಮ್ಮ ಮೂವರ ಪ್ರಾಣಗಳನ್ನೂ ಉಳಿಸಿ ಕಾಪಾಡಿದವರು ಇಂಗ್ಲೀಷ್ ಸರದಾರರು! ನೀವೂ, ನಾನೂ ಇಂಗ್ಲೀಷರಿಗೆ ಋಣಬದ್ಧರಾಗಿದ್ದೇವೆ”

“ಹಾ! ಹಾ! ನಾವಿಬ್ಬರೂ ಆ ಜಲಗರ್ಭದಲ್ಲಿಯೇ ಮುಳುಗಿ ಹೋಗದರೆ ಚೆನ್ನಾಗಿತ್ತು” ಎಂದು ಅರಚಿದಳು ಕಣ್ಣುಗಳಲ್ಲಿ ನೀರು ನಿರರ್ಗಳವಾಗಿ ಸುಲಿಯುತ್ತಿತ್ತು. ಪುನಃ ಸಂಪೂರ್ಣವಾಗಿ ಜ್ಞಾನಶೂನ್ಯಳಾಗಿ ಹೋದಳು

ಇಯಜ್ ಖಾನನು ಹುಚ್ಚನಂತೆ ದಾಲತ್ತಳ ಕೈ ಹಿಡಿದು ಕೊಡು ಅಳುತ್ತಾ ಕುಳಿತನು.

ಬೀಬೀರಾಣಿಯು ಎಷ್ಟೋ ಸಮಾಧಾನ ಪಡಿಸಿದಳು ಇಯಜ್‌ಖಾನನ ದುಃಖ ತನ್ನ ತಡೆಯುವ ಶಕ್ತಿಯು ಖಾನನಿಗೂ ಇರಲಿಲ್ಲ ಬೀಬೀರಾಣಿಗೂ ಸಾಧ್ಯವಾಗಲಿಲ್ಲ ! ಕನ್ನಾನೂರಿನ ಅರಮನೆಯು ಅಂಧಕಾರಮಯವಾಗಿತ್ತು !

ಮೈಸೂರಿನ ಮೂರನೆಯ ಯುದ್ಧ

ಮೈಸೂರಿನ ಮೂರನೆಯ ಯುದ್ಧವು ಚರಿತ್ರೆಯ ದೃಷ್ಟಿಯಿಂದ ಬಲು ಮುಖ್ಯವಾದ ಯುದ್ಧ ! ಆ ಯುದ್ಧದ ಕಥೆಗಳು ಎಷ್ಟೋ ಇವೆ ಅವೆಲ್ಲಾ ನಮ್ಮ ಈ ಕಥೆಗೆ ವಿಶೇಷ ಸಂಬಂಧಪಟ್ಟವುಗಳಲ್ಲ ಇಂಗ್ಲೀಷರ ದಂಡು ಒಂದು ಕಡೆಯಿಂದ ಬೆಂಗಳೂರಿನ ಮೇಲೆಯೂ, ಮತ್ತೊಂದು ಕಡೆ ಕೊಯಮತ್ತೂರಿನ ಮಾರ್ಗವಾಗಿ ಮೈಸೂರಿನ ಮೇಲೆಯೂ ಬಂದಿತು ಇಂಗ್ಲೀಷರಿಗೆ ಜಯದ ಮೇಲೆ ಜಯಗಳಾಗುತ್ತ ಬಂದಿತು. ಬೆಂಗಳೂರು ಇಂಗ್ಲೀಷರ ಸ್ವಾಧೀನವಾಯಿತು ಅಲ್ಲಿ ಇಂಗ್ಲೀಷರು ದೊಡ್ಡ ಶಿಬಿರವನ್ನು ಸ್ಥಾಪಿಸಿದರು ಈ ಯುದ್ಧದಲ್ಲಿ ಜನರಲ್ ಕಾರ್ನವಾಲೀಸರೇ ಮುದ್ದಾಗಿ ಯಾಜಮಾನ್ಯವನ್ನು ವಹಿಸಿದ್ದರು ಶ್ರೀರಂಗಪಟ್ಟಣದ ಮೇಲೆ ನುಗ್ಗಿಯೇ ಬಿಡಬೇಕೆಂದು ತೀರ್ಮಾನ ಮಾಡಿಕೊಂಡು ಸಿದ್ಧಮಾಡುತ್ತಿದ್ದರು. ಟಿಪ್ಪುಸುಲ್ತಾನರೂ ಅಧೈರ್ಯ ಪಟ್ಟಿರಲಿಲ್ಲ ಕಡೆಯನರೆಗೆ ಯುದ್ಧ ಮಾಡಿಯೇ ಮುಕ್ತಾಯಪಡಿಸಬೇಕೆಂದು ಹಠ ತೊಟ್ಟಿದ್ದರು

ಉತ್ತರದ ಕಡೆ ಹುಸೇಖಾನನು ಬಲವಾದ ಸೈನ್ಯ ವ್ಯವಸ್ಥೆಯನ್ನಿಟ್ಟಿದ್ದನು. ಆ ಕಡೆಯಿಂದ ಮರಾಟರ ಸೈನ್ಯವು ಮೈಸೂರಿಗೆ ಬರುವುದು ಅಸಾಧ್ಯವೆಂಬುದನ್ನು ಮರಾಟರು ಚೆನ್ನಾಗಿ ತಿಳಿದಿದ್ದರು ಆದರೂ ಹೈದರಾಬಾದನ್ನು ಒಳಹಾದು ಪ್ರಚಂಡವಾದ ಮರಾಟರ ಸೈನ್ಯವು ಮೈಸೂರಿನ ಗಡಿಯನ್ನು ದಾಟಿಯೇಬಿಟ್ಟಿತು ಈ ಸಮಾಚಾರವು ಹುಸೇಖಾನನಿಗೆ ತಿಳಿಯಿತು ಹುಸೇಖಾನನು ತನ್ನ ಪ್ರಚಂಡ ಸೈನ್ಯವನ್ನು ತೆಗೆದುಕೊಂಡು ಹೊರಟು ಮರಾಟರನ್ನು ಎದುರಿಸಿದನು ಮರಾಟರನ್ನು ಹೆಚ್ಚು ಮುಂದಿಕ್ಕಿದಂತೆ ತಡೆದನು ಹುಸೇಖಾನನಿಗೂ, ಮರಾಟರಿಗೂ ಯುದ್ಧವು ದಿನದಿನಕ್ಕೆ ಪ್ರಚಂಡರೂಪವನ್ನು ತಾಳುತ್ತ ಬಂದಿತು ಮರಾಟರ ಮುಖ್ಯಾಧಿಕಾರಿಯಾದ ಹರಿಪಂತನು ನಮ್ಮ ಸೈನ್ಯವು ಶ್ರೀರಂಗಪಟ್ಟಣವನ್ನು ಸೇರಲಾರದು ಎಂದು ನಿರ್ಧಾರ ಮಾಡಿದನು. ಇದೇ ಅಂಶವನ್ನು ಖಚಿತವಾಗಿ ಇಂಗ್ಲೀಷರ ಮುಖ್ಯಾಧಿಕಾರಿಯಾದ ಕಾರ್ನವಾಲೀಸನಿಗೆ ಬರೆದು ಕಳುಹಿಸಿದನು ಈ ಸಮಾಚಾರವನ್ನು ತಿಳಿದು ಕಾರ್ನವಾಲೀಸನು ನಿರಾಶನಾದನು ತಮ್ಮ ಸೈನ್ಯವನ್ನು ಹಿಂದಕ್ಕೆ ತಿರುಗಿಸಬೇಕೆಂದು ಸ್ಥಿರ ಮಾಡಿಕೊಂಡನು.

ಬೇಹುಕಾರರು ಈ ಸಮಾಚಾರಗಳನ್ನೆಲ್ಲಾ ಸುಲ್ತಾನರ ಸಮ್ಮುಖಕ್ಕೆ ತಂದರು.

ಮೈಸೂರಿನ ಅರ್ಧರಾಜ್ಯವನ್ನು ಶತ್ರುಗಳಿಗೆ ಕೊಡಬೇಕು. ಯುದ್ಧದ ಖರ್ಚಿಗಾಗಿ ಮೂರುಕೋಟಿ ರೂಪಾಯಿಗಳನ್ನು ಕೊಡಬೇಕು

ಈ ಸಂಧಿಯ ಷರತ್ತುಗಳ ಪಾಲನೆಯ ಭರವಸೆಗಾಗಿ ಸುಲ್ತಾನರವರ ಇಬ್ಬರು ಗಂಡು ಮಕ್ಕಳನ್ನು ಇಂಗ್ಲೀಷರ ವಶಕ್ಕೆ ಒಪ್ಪಿ ಸಬೇಕು

ಈ ಸಂಧಿಯಿಂದ ಮರಾಟರೂ, ಇಂಗ್ಲೀಷರೂ ಹೈದರಾಬಾದಿನವರೂ ಹೆಮ್ಮೆಯಿಂದ ಮೆರೆದರು

ಈ ಷರತ್ತುಗಳು ಸುಲ್ತಾನರಿಗೆ ಅತ್ಯಂತ ಅಪಮಾನಕರವಾಗಿತ್ತು ಅವರು ಒಪ್ಪಲೇ ಇಲ್ಲ ಆದರೆ ವಿಧಿಯಿಲ್ಲ ಮಂತ್ರಿಗಳೂ ಸೇನಾಧಿಪತಿಗಳೂ ಸುಲ್ತಾನರನ್ನು ಒಪ್ಪಿಸಿದರು ಸುಲ್ತಾನರು ಕ್ರೋಧ ದುಃಖಗಳಿಂದ ಪರಿತಪಿಸುತ್ತಾ, ಆ ಸಂಧಿ ಪತ್ರಕ್ಕೆ ರುಜು ಮಾಡಿದರು ಶ್ರೀರಂಗಪಟ್ಟಣದ ಸರದಾರರು ರಾಜ ಮರ್ಯಾದೆಗಳೊಡನೆ ಸುಲ್ತಾನರವರ ಇಬ್ಬರು ಮಕ್ಕಳನ್ನು ಕರತಂದು ಕಾರ್ತವಾಲೀಸರಿಗೆ ಒಪ್ಪಿಸಿದರು ಜನರಲ್ ಕಾರ್ತವಾಲೀಸರು ಅತ್ಯಾದರದಿಂದ ಎದುರುಗೊಂಡು ಬಹಳ ಗೌರವದಿಂದ ಬರಮಾಡಿಕೊಂಡು ಆ ರಾಜಕುಮಾರರಿಬ್ಬರನ್ನೂ ತಮ್ಮ ಬಿಡಾರದಲ್ಲಿಯೇ ಇಟ್ಟುಕೊಂಡರು

ಶತ್ರುಗಳ ದಂಡು ಮೈಸೂರಿನಿಂದ ಹೊರಟು ಹೋಯಿತು ಅವರವರ ಪಾಲಿಗೆ ಬಂದ ರಾಜ್ಯವನ್ನು ಅವರವರು ಹಂಚಿಕೊಂಡರು ಟಿಪ್ಪುಸುಲ್ತಾನರವರ ಮಕ್ಕಳನ್ನು ಮದರಾಸಿನ ಕೋಟಿಯೊಳಗೆ ಇಟ್ಟರು ಅವರ ವಿರ್ಪಾಡುಗಳೆಲ್ಲವೂ ರಾಜ ಮರ್ಯಾದೆಯಿಂದಲೇ ಮಾಡಲ್ಪಟ್ಟಿತು ಯುದ್ಧದಲ್ಲಿ ಇಂಗ್ಲೀಷರಿಗೆ ಜಯವಾಯಿತು ಜನರಲ್ ಕಾರ್ತವಾಲೀಸನು ಟಿಪ್ಪುಸುಲ್ತಾನನು ಮಹಾಪುರುಷನೆಂಬುದನ್ನು ಕಂಡು ಕೊಂಡನು

ಇಂಗೆಂಡಿಗೆ ಟಿಪ್ಪುಸುಲ್ತಾನನನ್ನು ಪ್ರಶಂಸಿಸಿ ಎಷ್ಟೋ ಪತ್ರಗಳನ್ನು ಬರೆದಿದ್ದಾನೆ. ಟಿಪ್ಪುಸುಲ್ತಾನರವರಿಗೂ ಬಹಳ ಗೌರವದಿಂದ ಪತ್ರಗಳನ್ನು ಬರೆದಿದ್ದಾನೆ. ಆದರೇನು ! ಸುಲ್ತಾನನು ಜನ್ಮತಾಳಿದಂದಿನಿಂದ ಇಂತಹ ಅಪಮಾನವನ್ನು ಎಂದೂ ಅನುಭವಿಸಿರಲಿಲ್ಲ ದಶದಿಕ್ಕುಗಳೂ ಅವನನ್ನು ಅಣಕಿಸುತ್ತಿದ್ದಂತೆ ಭಾಸವಾಗುತ್ತಿತ್ತು. ಸರ್ವದಾ ದುಃಖಿಯಾಗಿದ್ದನು ಯಾರೊಡನೆಯೂ ಹೆಚ್ಚಾಗಿ ಮಾತನಾಡುತ್ತಿರಲಿಲ್ಲ ಮನಸ್ಸು ಸರ್ವದಾ ಪರಿತಪಿಸುತ್ತಿತ್ತು ತನ್ನ ಮಕ್ಕಳನ್ನು ಇಂಗ್ಲೀಷರ ಅಧೀನದಲ್ಲಿ ಇಟ್ಟಿರುವ ಅಪಮಾನ. ಅರ್ಧರಾಜ್ಯವನ್ನು ಶತ್ರುಗಳಿಗೆ ಹಂಚಿಕೊಟ್ಟ ಅಪಮಾನ. ಈ ಯುದ್ಧದಲ್ಲಿ ಸೋತುಹೋದ ಅಪಮಾನ ಮತ್ತೇನು ಬೇಕು ಇಯಜ್ಜಾಖಾನರವರೇಕೆ ಯುದ್ಧಕ್ಕೆ ಬರಲಿಲ್ಲ ? ದೌಲತ್ ಮತ್ತು ರಾಧಾರಾಣಿಯವರೇನಾದರು ? ಈ ಸಮಾಚಾರವೇ ತಿಳಿಯಲಿಲ್ಲ. ಊಟವಿಲ್ಲ, ಉಪಚಾರವಿಲ್ಲ, ರಾಜಕಾರ್ಯಗಳನ್ನು

ಸುತರಾಂ ಗಮನಿಸುತ್ತಿರಲಿಲ್ಲ. ಮಂತ್ರಿಗಳೇ ದಕ್ಷತೆಯಿಂದ ರಾಜ್ಯಭಾರವನ್ನು ನಡೆಸುತ್ತಿದ್ದರು

ಟಿಪ್ಪಣಿಸುಲುತ್ತಾನೆ ಏಕೆ ಅರ್ಥ ರಾಜ್ಯವನ್ನು ಹಂಚಿಕೊಟ್ಟನು ತನ್ನ ಮಕ್ಕಳನ್ನು ಏಕೆ ಇಂಗ್ಲೀಷರಿಗೆ ಒಪ್ಪಿಸಿದನು ಇದೆಲ್ಲಾ ಆತ್ಮಸಂರಕ್ಷಣೆಯನ್ನು ಮಾಡಿಕೊಂಡು ಸುಖವಾಗಿ ಮೈಸೂರು ರಾಜ್ಯದಲ್ಲಿ ರಾಜನಿರಿಸಿಕೊಂಡು ರಾಜವೈಭವಗಳನ್ನು ಅನುಭವಿಸುವುದಕ್ಕಲ್ಲ ಅಂಥಾ ಸುಖಭೋಗಗಳಲ್ಲಿ ಆಸಕ್ತನಾಗಿದ್ದರೆ ಎಂದೋ ಇಂಗ್ಲೀಷರೊಡನೆ ಸಖ್ಯವನ್ನು ಬೆಳೆಸಬಹುದಾಗಿತ್ತು

ಪುನಃ ಮಹತ್ತರವಾದ ಯುದ್ಧ ಸನ್ನಾಹಗಳನ್ನು ಮಾಡುತ್ತಾರೆ ಶತ್ರುಗಳನ್ನು ಸಂಪೂರ್ಣವಾಗಿ ಜಯಿಸಿ, ದಕ್ಷಿಣ ಹಿಂದೂಸ್ಥಾನದಲ್ಲಿ ಸುಲ್ತಾನೀರಾಜ್ಯವನ್ನು ಸ್ಥಾಪಿಸುತ್ತೇನೆ ಎಂಬ ಮಹತ್ವಾಕಾಂಕ್ಷೆಯು ಸದಾ ಅವನ ಮನಸ್ಸಿನಲ್ಲಿ ಜಾಗರತವಾಗಿತ್ತು ಇಂಗ್ಲೀಷರು ಮರಾಟರೊಡನೆ ಯುದ್ಧಕ್ಕೆ ಹೋಗುವುದಿಲ್ಲವೇಕೆ? ಹೈದರಾಬಾದು ನವಾಬರಿಗೂ ಇಂಗ್ಲೀಷರಿಗೆ ದ್ವೇಷವಿಲ್ಲವೇಕೆ? ಅವೆರಡು ರಾಜ್ಯಗಳಿಗಿಂತಲೂ ಮೈಸೂರು ಮಹಾರಾಜ್ಯ ಸುಲ್ತಾನನು ಪರಾಕ್ರಮಿ ಸುಲ್ತಾನನನ್ನು ಜಯಿಸಿದರೆ ಸಮಗ್ರ ದಕ್ಷಿಣ ದೇಶವನ್ನು ಜಯಿಸಿದಂತಾಗುತ್ತದೆಂದು ಇಂಗ್ಲೀಷರು ಭಾವಿಸಿದ್ದರು ಈ ಮೂರನೆಯ ಮೈಸೂರು ಯುದ್ಧದಿಂದ ಇಂಗ್ಲೀಷರ ಆಶೋತ್ತರವು ಪೂರ್ಣವಾಯಿತೇನು? ಇಲ್ಲ! ಪುನಃ ಒಂದು ಮಹಾಯುದ್ಧವು ಬಂದೇ ಬರುತ್ತದೆಂದು ಅವರಿಗೆ ಖಚಿತವಾಗಿ ಗೊತ್ತು. ಈಗ ಮಾತ್ರ ಮೈಸೂರಿಗೆ ಗ್ರಹಣವು ಹಿಡಿದಂತಾಗಿದೆ

ಈ ಯುದ್ಧವು ಪೂರೈಸಿ, ಸಂಧಿಯಾಗುವ ಹೊತ್ತಿಗೆ ದೌಲತ್‌ರಾಣಿಯವರೂ, ರಾಧಾರಾಣಿಯವರೂ ಪೂರ್ಣ ಆರೋಗ್ಯವನ್ನು ಹೊಂದಿದರು ಮೈಸೂರಿನ ಸಮಾಚಾರಗಳೆಲ್ಲಾ ವಿಶದವಾಗಿ ಗೊತ್ತಾಯಿತು ಇಯಜ್‌ಖಾನರೂ, ರಾಣಿಯವರೂ ಬಹಳ ದುಃಖಪಟ್ಟರು ಮೈಸೂರಿನ ವಿದ್ಯಮಾನಗಳಿಂದ ಖಿನ್ನರಾದ ಇಯಜ್‌ಖಾನರು ಹುಚ್ಚರಂತಾದರು ಅವರು ಕನ್ನಾನೂರನ್ನು ಬಿಟ್ಟು ಕೋಬೇಬಂದರಿಗೆ ಹೊರಟು ಹೋದರು ಯಾರೂ ತಮ್ಮನ್ನು ಬಂದು ನೋಡಬಾರದೆಂದು ಬೀಬೀರಾಣಿಯವರಿಗೆ ಹೇಳಿ ಕಳುಹಿಸಿದರು. ಇಯಜ್‌ಖಾನರು ಅನ್ನಾಹಾರಗಳನ್ನು ತೊರೆದು ಸರ್ವದಾ ಚಿಂತಾಮಗ್ನರಾಗಿದ್ದರು.

ಹೀಗೆ ನಿರ್ವಿಣ್ಣಾ ವಸ್ಥೆಯಲ್ಲಿ ಕೆಲವು ದಿನಗಳು ಕಳೆದುಹೋದುವು ಅವರು ತಮ್ಮಷ್ಟಕ್ಕೆ ತಾವೇ ಧೈರ್ಯವನ್ನು ತಂದುಕೊಂಡು ಸುಲ್ತಾನರವರಿಗೆ ಒಂದು ಪತ್ರವನ್ನು ಬರೆದು ಕಳುಹಿಸಿದರು

ಪ್ರಿಯ ಸುಲ್ತಾನರವರೇ !

ಮೈಸೂರಿನ ದುಃಖಮಯವಾದ ಸಮಾಚಾರಗಳನ್ನು ಕೇಳಿದೆ. ನಾನು ಅಶರಾಧಿ!

ನನ್ನಿಂದ ನಿಮಗೆ ಕಿಂಚಿತ್ತಾದರೂ ಸೇವೆಯಾಗುವ ಭಾಗ್ಯವು ನನಗೆ ಇಲ್ಲದೇ ಹೋಯಿತು. ನಾನು ಆ ಸಮಯದಲ್ಲಿ ಶ್ರೀರಂಗಪಟ್ಟಣಕ್ಕೆ ಬಂದು ಆ ಯುದ್ಧದಲ್ಲಿ ಪ್ರಾಣವನ್ನೊಪ್ಪಿಸಿದ್ದರೆ ನನ್ನ ಆತ್ಮಕ್ಕೆ ಎಷ್ಟೋ ಸಂತೋಷವಾಗುತ್ತಿತ್ತು ದೊಡ್ಡ ನಳಾಬರು ನನ್ನಲ್ಲಿಟ್ಟಿದ್ದ ಭರವಸೆಗೆ ಸಮಾಧಾನವಾಗುತ್ತಿತ್ತು.

ಮೈಸೂರಿನ ಅರ್ಧ ರಾಜ್ಯವು ಶತ್ರುಗಳ ವಶವಾದುದು ಅಷ್ಟು ಮಹತ್ತರವಾದ ಅಂಶವಲ್ಲ ನಗರವು ತಮ್ಮ ಕೈಯಲ್ಲಿದೆ, ರಾಜಧಾನಿಯು ನಮ್ಮ ಕೈಯಲ್ಲೇ ಇದೆ ನಾವು ಮೂರು ಕೋಟಿ ರೂಪಾಯಿಗಳನ್ನು ಕೊಡಬೇಕು ಅದನ್ನೂ ನಾವು ಕೊಡ ಬಲ್ಲೆವು. ನಮ್ಮ ರಾಜಕುಮಾರರು ಇಂಗ್ಲೀಷರ ಅಧೀನದಲ್ಲಿರುವುದು ನಮಗೆ ಅತ್ಯಂತ ದುಃಖದಾಯಕವಾಗಿದೆ ನಾನು ತಮ್ಮ ಸನ್ನಿಧಾನಕ್ಕೆ ಬಂದು ಕ್ಷಮಾಪ್ರಾರ್ಥನೆ ಮಾಡಿ ಕೊಳ್ಳಬೇಕೆಂದು ನನ್ನ ಮನಸ್ಸು ಕುದಿಯುತ್ತಿದೆ ಆದರೆ ನಾನು ನಮ್ಮ ಸುಲ್ತಾನರ ಕುಮಾರರನ್ನು ರಾಜಧಾನಿಗೆ ಕರೆತರುವವರೆಗೆ ತಮ್ಮನ್ನು ಭೇಟಿ ಮಾಡುವುದಿಲ್ಲವೆಂದು ಶಪಥ ಮಾಡಿದ್ದೇನೆ.

ಮೈಸೂರು ಯುದ್ಧವು ಆರಂಭವಾದ ಕ್ಷಿಪ್ರದಲ್ಲಿಯೇ ಮಲಬಾರಿನಲ್ಲಿ ದೌಲತ್ ರಾಣಿಯವರು, ರಾಧಾರಾಣಿಯವರು, ಕನ್ನಾನೂರಿನ ಬೀಬೀರಾಣಿಯವರೂ ಸಮುದ್ರ ದಲ್ಲಿ ಮುಳುಗಿಹೋದರು ಇಂಗ್ಲೀಷ್ ಸರದಾರರು ಅವರನ್ನು ಎತ್ತಿ ರಕ್ಷಿಸಿದರು ಆ ರಾಣಿಯರು ತಿಂಗಳುಗಟ್ಟಿ ಅಜ್ಞಾನಾವಸ್ಥೆಯಲ್ಲಿಯೇ ಇದ್ದರು. ವಸ್ತುತಃ ಆ ಮೂವರೂ ರಾಣಿಯರೂ ಇಂಗ್ಲೀಷರ ಬಂದಿಗಳಾದರು ಈ ಸಮಾಚಾರವು ನನಗೆ ಬಂತು ಅವರನ್ನು ಬಿಡಿಸಿಕೊಳ್ಳಲು ನಾನು ಮಲಬಾರಿಗೆ ಹೊರಟುಹೋದೆ.

ನಾನು ಅಜ್ಞಾತವಾಸದಲ್ಲಿದ್ದೇನೆ ತಾವು ನನ್ನ ಅನ್ವೇಷಣಕ್ಕೆ ಪ್ರಯತ್ನ ಪಡ ಬೇಡಿರಿ ರಾಜಕುಮಾರರು ಗೌರವದಿಂದ ಮೈಸೂರಿಗೆ ಬಂದು, ನಾವುಗಳು ಮತ್ತೊಂದು ಮಹಾಯುದ್ಧವನ್ನು ಹೂಡಿದರೆ ನಾನು ಬಂದು ನಿಮ್ಮ ಸೇವೆ ಮಾಡುತ್ತೇನೆ.

ನಾನು ಹಗಲಿರುಳೂ ತಮ್ಮ ಸೇವೆಯಲ್ಲಿಯೇ ನಿರತನಾಗಿದ್ದೇನೆ.

ಇತಿ ನಿರ್ಭಾಗ್ಯ,

ಇಯಜ್‌ಖಾನ್.

ಈ ಪತ್ರವನ್ನು ಇಮಾಮನ ಕೈಯಲ್ಲಿ ಕೊಟ್ಟು ಶ್ರೀರಂಗಪಟ್ಟಣಕ್ಕೆ ಕಳುಹಿಸಿದನು.

ಈ ಪತ್ರವು ಶ್ರೀರಂಗಪಟ್ಟಣದ ಸುಲ್ತಾನರವರ ಕೈಸೇರಿತು ಅವರು ಇದನ್ನೋದಿ ಕೊಂಡು ಒಂದು ದೀರ್ಘ ನಿಶ್ಚಾಸವನ್ನು ಬಿಟ್ಟು, ದೈವನೇ ಪ್ರತಿಕೂಲವಾಗಿದೆ ಎಂದು ಕೊಂಡರು.

ದೌಲತ್ ರಾಣಿಯು ಕನ್ನಾನೂರಿನಿಂದ ನಗರಕ್ಕೆ ಹೊರಡಬೇಕೆಂದು ಆಲೋಚಿಸಿ

ದಳು ಇಯಜ್ಜಾಖಾನರ ಜಡಾವಸ್ಥೆಯು ಅವರನ್ನು ದುಃಖ ಸಾಗರದಲ್ಲಿ ಮುಳುಗಿಸಿತ್ತು ದೌಲತ್ತಳೂ, ರಾಧೆಯೂ ಕೋಬೆಗೆ ಹೋಗಿ ಖಾನರನ್ನು ದರ್ಶನ ಮಾಡಿದರು ತಾವು ನಗರಕ್ಕೆ ಹೊರಡುವ ಪ್ರಸ್ತಾವವನ್ನು ಮಾಡಿದರು ಇಯಜ್ಜಾಖಾನನು ಸರಳವಾಗಿ ಮಾತನಾಡುತ್ತಿದ್ದರೂ ಯಾವ ಅಂಶಗಳನ್ನೂ ಖಚಿತವಾಗಿ ಮಾತನಾಡಲಿಲ್ಲ ಖಾನನು “ರಾಣಿಯವರುಗಳೇ, ಸುಲ್ತಾನರ ಮಕ್ಕಳನ್ನು ಇಂಗ್ಲೀಷರ ವಶದಿಂದ ವಾಪಸು ಕರೆತರಬೇಕು ಮತ್ತೊಂದು ಮಹಾಯುದ್ಧವನ್ನು ಹೂಡಬೇಕು ಇವೆರಡು ಚಿಂತೆಗಳು ಸರ್ವದಾ ನನ್ನನ್ನು ಸುಡುತ್ತಿವೆ” ಎಂದು ಹೇಳಿದನು

ದೌಲತ್ತಳು—ಖಾನರವರೇ ! ಮೂರು ಕೋಟಿ ರೂಪಾಯಿಗಳನ್ನು ಸಲ್ಲಿಸಿ ಸುಲ್ತಾನರ ಕುಮಾರರನ್ನು ಇಂದೇ ಬಿಡಿಸಬಹುದು ಆದರೆ, ಶತ್ರುಗಳು ಮೂರು ವರ್ಷಗಳ ವಾಯಿದೆ ಮಾಡಿದ್ದಾರೆ ಅವರ ವಶಕ್ಕೆ ಒಪ್ಪಿಸಿರುವ ಮೈಸೂರಿನ ಅರ್ಧ ರಾಜ್ಯವನ್ನು ಸಂಪೂರ್ಣ ಸ್ವಾಧೀನಪಡಿಸಿಕೊಳ್ಳಲು ಅವರು ಆ ವಾಯಿದೆಯನ್ನು ಹೂಡಿದಬಹುದು ಮತ್ತೊಂದು ಮಹಾಯುದ್ಧದ ವಿಚಾರ ! ಅದಕ್ಕೆ ತಾವು ಯೋಚನೆ ಮಾಡಲೇಕೆ ? ರಾಧಾರಾಣಿಯವರು ನಗರದ ಪಾಳಯಗಾರರನ್ನೆಲ್ಲಾ ಯುದ್ಧಕ್ಕೆ ಎತ್ತಿ ಕಟ್ಟುತ್ತಾರೆ ಶ್ರೀರಂಗಪಟ್ಟಣದ ಸೈನ್ಯವನ್ನು ಸ್ವತಃ ಸುಲ್ತಾನರು ಸಿದ್ಧಗೊಳಿಸುತ್ತಾರೆ. ತಮ್ಮ ಇಷ್ಟಾರ್ಥವು ನೆರವೇರುತ್ತದೆ

ಇಯಜ್ಜಾ—ಮೂರುವರ್ಷಗಳು, ಒಂದು ಸಾವಿರ ರಾತ್ರಿಗಳನ್ನು ನಾನು ಕಳಯುವುದೆಂತು ? ಈ ಆಜ್ಞಾತವಾಸವು ಬಹುದಿನ ನಡೆಯುವುದಿಲ್ಲ ಈ ದುಃಖದಲ್ಲಿ ನಾನು ಬದುಕುವುದು ಅಸಂಭವ

ದೌಲತ್—ಖಾನರವರೇ ! ತಾವು ನಗರಕ್ಕೆ ಬಂದರೆ ನಮ್ಮ ಕಾರ್ಯಗಳೆಲ್ಲವೂ ಯಶಸ್ವಿಯಾಗಿ ನಡೆಯುತ್ತವೆ.

ಇಯಜ್ಜಾ—ಇಲ್ಲ ! ದೌಲತ್ ! ಸುಲ್ತಾನರ ಈ ದುರವಸ್ಥೆಯಲ್ಲಿ ನಾನು ಮೈಸೂರು ರಾಜ್ಯಕ್ಕೆ ಬರಬಾರದು ಅವರದೊಂದು ಮಹತ್ಕಾರ್ಯವನ್ನು ಸಾಧಿಸಿಕೊಟ್ಟು ನಾನು ಮೈಸೂರಿಗೆ ಬರಬೇಕು ಅಥವಾ ಮತ್ತೊಂದು ಮಹಾಯುದ್ಧವು ಸಿದ್ಧವಾದರೆ ಮೈಸೂರಿಗೆ ಬರಬಹುದು

ಖಾಸರವರ ಸವಾರಿಯು ಅದುವರೆಗೆ ಇಲ್ಲಿಯೇ ಇರೋಣಾಗುತ್ತದೇನು ?

ಇಲ್ಲಿಯೋ ! ಅಲ್ಲಿಯೋ ! ಎಲ್ಲಿಯೋ ಒಂದೆಡೆ ಈ ಭೂಮಿಯ ಮೇಲೆ ಇರುವೆನು.

ನಮಗೆ ನಗರಕ್ಕೆ ಹೊರಡಲು ಅಪ್ಪಣೆ ಕೊಡಿರಿ.

ನನ್ನ ಅಪ್ಪಣೆಯ ಅಗತ್ಯವೇನು ? ತಾವೇ ಸ್ವತಂತ್ರವಾಗಿ ನಗರಕ್ಕೆ ಹೊರಡಬಹುದು. ಬೇಕಾದ ಸಿದ್ಧತೆಯನ್ನು ಮಾಡುವೆನು.

ರಾಣಿಯವರು ಬಲುಕಷ್ಟದಿಂದ ಬೀಬೀರಾಣಿಯ ಅಪ್ಪಣೆಯನ್ನು ಪಡೆದರು. ಸೇಟೆರವರು ಸಿದ್ಧಗೊಳಿಸಿದ್ದ ಸಣ್ಣ ಜಹಜಿನಲ್ಲಿ ದೌಲತ್ ಮತ್ತು ರಾಧಾರಾಣಿಯವರು ಮಂಗಳೂರಿಗೆ ಹೋಗಿ ತಲಪಿದರು ಅಲ್ಲಿಂದ ನಗರಕ್ಕೆ ಪ್ರಯಾಣ ಮಾಡಿದರು

ದೌಲತ್‌ರಾಣಿಯ ಉದ್ಯೋಗಪರ್ವ

ದರಿಯಾಬಾಗಿ ನನೋನಾಮಹಲಿನಲ್ಲಿ ಪುನಃ ಆದೇ ವೈಭವ ಅದೇ ವೈಖರಿ ದಾನಧರ್ಮಗಳು ಎಲ್ಲವೂ ಮೊದಲಿನಂತೆಯೇ ನಡೆಯುತ್ತವೆ ಆದರೆ—ದರಿಯಾ ಬಾಗಿ ನ ಅಧಿದೇವತೆಯಾದ ದೌಲತ್ತಳು ಮೊದಲಿದ್ದ ಹಾಗೆ ಅಟ್ಟಹಾಸದಿಂದಿಲ್ಲ ಸದಾ ಕೊರಗುತ್ತಾಳೆ ಮೈಸೂರಿನ ರಾಜಕೀಯದ ಚಿಂತೆಯಲ್ಲಿ ಸರ್ವದಾ ಮುಳುಗಿದ್ದಾಳೆ. ಸುಲ್ತಾನರಾಗಲೀ, ಇಯಜ್‌ಖಾನರಾಗಲೀ ಯಾರೂ ಮೈಸೂರನ್ನು ಉಳಿಸಲಾಗಲಿಲ್ಲ ಅರ್ಧ ರಾಜ್ಯವು ಹೋಯಿತು ಮೈಸೂರಿಗೆ ಅಧೀನರಾಜ್ಯದ ಬಣ್ಣವು ಬರುತ್ತಿದೆ ಇದನ್ನು ದೌಲತ್ತಳು ಸಹಿಸಲಾರದೇ ಹೋದಳು ಅವಳಿಗೆ ದಿಕ್ಕು ತೋಚದು. ಯುದ್ಧ-ಯುದ್ಧ! ಎಷ್ಟು ಯುದ್ಧಗಳು. ದೊಡ್ಡ ನವಾಬರು ಪರಲೋಕಯಾತ್ರೆ ಮಾಡಿದಂಥದಿಂದ ಎಡಬಿಡದೇ ಯುದ್ಧವೇನು? ಇದರಲ್ಲಿ ಈ ಮೈಸೂರು ಉಳಿಯುವುದಿಲ್ಲ ಅದನ್ನು ಆತ್ಮೀಯರಲ್ಲಿ ಹೇಳಿಕೊಂಡರೆ ಸ್ವಲ್ಪ ಹಗುರವಾಗುತ್ತದೆ ಒಂದುದಿನ ರಾಧಾ ರಾಣಿಯೊಡನೆ ತನ್ನ ದುಃಖವನ್ನೆಲ್ಲಾ ಹೇಳಿಕೊಂಡಳು

ನೋಡು, ರಾಧೆ! ನನ್ನ ಮನೋದುಃಖವನ್ನು ವರ್ಣಿಸಲಾರೆ! ಈ ಮೈಸೂರು ಹೀಗೆ ಹರಿದುಹೋಗುವುದನ್ನು ನೋಡಿ ಸಹಿಸಲಾರೆ! ಮೈಸೂರಿನ ಮೇಲೆ ಅಳಿಸಲಾಗದ ಅಸಮಾನದ ಮಸಿಯು ಬಳಿದಿದೆ ಈ ದುಃಖವನ್ನು ಪರಿಹರಿಸುವ ದಾರಿಯನ್ನೇ ಕಾಣೆ! ಹೀಗೆಯೇ ದಿನದಿನಕ್ಕೆ ಉದ್ರೇಕವು ಹೆಚ್ಚಿ ಒಂದು ದಿನ ಆತ್ಮಹತ್ಯೆ ವನ್ನು ಮಾಡಿಕೊಳ್ಳಬಹುದು

ಹೌದು! ನೀನು ಆತ್ಮಹತ್ಯೆ ಮಾಡಿಕೊಂಡರೆ ಈ ಮೈಸೂರು ರಾಜ್ಯವು ಉದ್ಧಾರವಾಗುವುದೇನು?

ಇಲ್ಲ! ನನ್ನ ದುಃಖವಾದರೂ ಶಮನವಾಗಿ ಹೋಗುವುದು, ಮತ್ತುವ ದಾರಿಯನ್ನೂ ಕಾಣೆ

ರಾಧೆ—ದಾರಿ ಇದೆ ರಾಜಮಾರ್ಗವಿದೆ ಮೈಸೂರನ್ನು ಉದ್ಧಾರ ಮಾಡಲು ಇಬ್ಬರು ಮಹಾಪುರುಷರಿದ್ದಾರೆ ಸುಲ್ತಾನರೊಬ್ಬರು, ಇಯಜ್‌ಖಾನರು ಮತ್ತೊಬ್ಬರು. ಇವರಿಬ್ಬರನ್ನೂ ಉತ್ತೇಜಿಸುವ ಮಹಾ ಶಕ್ತಿಯು ನೀನು. ನಮ್ಮಲ್ಲಿ ಬೇಕಾದಷ್ಟು ಧನಕನಕವಿದೆ. ಮೈಸೂರು ರಾಜ್ಯದಲ್ಲಿ ಯುದ್ಧಮಾಡಲು ಲಕ್ಷಾಂತರ ವೀರ

ಪುರುಷರಿಂದಾರೆ ದಾಲತ್ ! ನೀನು ಮತ್ತೊಂದು ಮಹಾಯುದ್ಧವನ್ನು ಸಿದ್ಧಗೊಳಿಸು. ಆ ಯುದ್ಧದಲ್ಲಿ ಮೈಸೂರು ಉದ್ಧಾರವಾಗುವುದು ನಿನ್ನ ಹೆಸರು, ಕೀರ್ತಿಗಳು ಸೂರ್ಯ ಚಂದ್ರರಿರುವವರೆಗೆ ಪ್ರಕಾಶಮಾನವಾಗಿರುವುವು ಈಗ ಹೇಳು, ದಾಲತ್ ! ಆತ್ಮಹತ್ಯೆ ಮಾಡಿಕೊಂಡು ಈ ಮಣ್ಣಿನಲ್ಲಿ ಮಾಯವಾಗುವೆಯಾ ? ಆತ್ಮಶಕ್ತಿಯಿಂದ ಮೈಸೂರಿನ ಆಕಾಶದಲ್ಲಿ ಧ್ರುವನಕ್ಷತ್ರವಾಗಿ ಬೆಳಗುವೆಯಾ ?

ದಾಲತ್—ರಾಧೆ, ನೀನು ಹೇಳುವಂತೆ ನಾನು ನಡೆಯುವೆನು ಹೀಗೆ ದಿಕ್ಕು ತೋರದೇ ಕುಳಿತಿರುವುದಂತೂ ನನ್ನಿಂದ ಸಾಧ್ಯವಿಲ್ಲ ನಡೆ, ನಾವಿಬ್ಬರೂ ಸುಲ್ತಾನರ ಸಮುಖಕ್ಕೆ ಹೋಗುವ

ರಾಧೆ—ನಗುತ್ತಾ, ದಾಲತ್ ! ನೀನೂ ನಾನೂ ಸುಲ್ತಾನರವರ ಸಮುಖಕ್ಕೆ ಹೋಗಿ ಮಾಡುವುದೇನು ? ಸುಲ್ತಾನನು ಅಸಮಾನ-ದುಃಖಗಳಿಂದ ಪರಿತಪಿಸುತ್ತಿದ್ದಾನೆ ಅಲ್ಲಿಗೆ ಹೋಗಿ ಫಲವಿಲ್ಲ ಹಳೆಯ ನೆನಪುಗಳೆಲ್ಲಾ ಬಂದು ಪುನಃ ವಿರಸವಾಗುತ್ತದೆ ನಾವು ಇಲ್ಲಿಂದಲೇ ಕಾರ್ಯಾರಂಭ ಮಾಡೋಣ ಮಹಾರಾಷ್ಟ್ರರ ರಾಜಧಾನಿಯಾದ ಪುಣೆಗೆ ಹೋಗೋಣ

ದಾಲತ್—ಆ ರಾಜ್ಯದಲ್ಲಿ ನಾವೇನು ಮಾಡುವುದಿದೆ ?

ರಾಧೆ—ಇದೆ ! ಬಹಳವಿದೆ ನಾವು ಸುಲ್ತಾನರು ಕೊಡಬೇಕಾದ ಒಂದು ಕೋಟಿ ರೂಪಾಯಿಗಳ ಕಂತು ಕಟ್ಟೋಣ ಮೈಸೂರಿನ ಸುಲ್ತಾನರಿಗೂ ಪೇಷ್ವೆಗಳಿಗೂ ಎಂದೆಂದಿಗೂ ಯುದ್ಧವಾಗದಂತಹ ಸಂಧಿಯನ್ನು ಮಾಡೋಣ. ಅದರಿಂದ ಸುಲ್ತಾನರಿಗೆ ಬಹಳ ಬಲಬಂದಂತಾಗುತ್ತದೆ.

ದಾಲತ್—ನಿಜ ! ರಾಧಾರಾಣಿ ! ಆ ಯೋಚನೆಯು ಸರಿಯಾಗಿಯೇ ಇದೆ. ವೊದಲು ಮಹಾರಾಷ್ಟ್ರದೊಡನೆ ಸಂಧಿಯನ್ನು ಮಾಡಬೇಕು ಆ ಮೇಲೆ ಹೈದರಾಬಾದಿನವರನ್ನು ಸಮಾಧಾನ ಮಾಡಬೇಕು ಇವೆರಡು ಶತ್ರುಕಾಟವು ತಪ್ಪಿದರೆ, ಇಂಗ್ಲೀಷರು ಮೇಲೆ ಬಿದ್ದು ಬರಲಾರರು. ಅದೇ ಸರಿ ನಾವು ಪುಣೆಗೆ ಹೋಗೋಣ.

ಪುಣೆಗೆ ಹೂರಡುವ ಸಿದ್ಧತೆಯೆಲ್ಲಾ ಆಯಿತು ರಾಧಾರಾಣಿಯು ಗುಪ್ತನಿಧಿಯಿಂದ ಒಂದು ಕೋಟಿ ರೂಪಾಯಿಗಳನ್ನು ಸಿದ್ಧಪಡಿಸಿದಳು ಸಣ್ಣ ಪರಿವಾರದೊಡನೆ ಇಬ್ಬರು ರಾಣಿಯರೂ ಪುಣೆಗೆ ಪ್ರಯಾಣ ಹೊರಟರು ಒಂದು ತಿಂಗಳ ಕಾಲದಲ್ಲಿ ಈ ಮೈಸೂರಿನ ಸ್ವಯಂನಿಯುಕ್ತ ರಾಯಭಾರಿಗಳು ಪುಣೆಯ ರಾಜಧಾನಿಯನ್ನು ಸೇರಿದರು ಪುಣೆಯ ದೊಡ್ಡ ದೊಡ್ಡ ಸರದಾರರಿಗೆ ಈ ನಗರದ ರಾಣಿಯವರಗಳ ವಿಚಾರದಲ್ಲಿ ಬಹಳ ಗೌರವವಿತ್ತು ರಾಣಿಯವರ ಆಗಮನದ ವಾರ್ತೆಯನ್ನು ಕೇಳಿ ವೇಷ್ವೆ ದರ್ಬಾರಿನವರು ಇವರುಗಳಿಗೆ ರಾಜಯೋಗ್ಯವಾದ ಜಿಡಾರವನ್ನು ಸಿದ್ಧಗೊಳಿಸಿ

ಸಿದ್ದರು ಈ ನಗರದ ರಾಣಿಯರಿಬ್ಬರೂ ತಮ್ಮ ಪರಿವಾರದೊಂದಿಗೆ ಈ ಬಿಡಾರದಲ್ಲಿ ಇಳಿದುಕೊಂಡರು

ವುಣಿಯಲ್ಲಿ ಹರಿಪಂತನು ಬಲು ಗೌರವಸ್ಥನಾದ ಸರದಾರನು ಪೇಷ್ವೆ ದರ ಬಾರಿನ ಸರ್ವಾಧಿಕಾರಿಯಾದ ನಾನಾಫಡ್ನ ವೀಸನ ಬಲಗೈಯಂತೆ. ನಗರದ ರಾಣಿಯರು ಹರಿಪಂತನನ್ನು ಭೇಟಿಮಾಡಲು ಮೊದಲು ಕೇಳಿಕಳುಹಿಸಿದರು ಹರಿಪಂತನು ಬಂದು ರಾಣಿಯವರ ಭೇಟಿ ಮಾಡಿದನು ತಾವು ಶ್ರೀರಂಗಪಟ್ಟಣದ ಸುಲ್ತಾನ ರವರ ಕಡೆಯವರೆಂದೂ, ನೇಶ್ವಿಯವರ ದರ್ಬಾರಿನಲ್ಲಿ ಮುಖ್ಯರಾದವರನ್ನೆಲ್ಲಾ ಭೇಟಿ ಮಾಡಲು ಬಂದಿರುವುದಾಗಿಯೂ ತಿಳಿಸಿದರು ಮೂರನೆಯ ಮೈಸೂರು ಯುದ್ಧದ ಮೊದಲನೆಯ ಕಂತು ಒಂದು ಕೋಟಿ ರೂಪಾಯಿಗಳನ್ನು ದರ್ಬಾರಿಗೆ ಒಪ್ಪಿಸಲು ತಂದಿರುವುದಾಗಿಯೂ, ಹೇಳಿದರು ತನ್ನ ಕೈಲಾದ ಸಹಾಯಗಳನ್ನೆಲ್ಲಾ ಮಾಡುವುದಾಗಿ ಒಪ್ಪಿದನು ಮಾರನೆಯ ದಿನವೇ ಪೇಶ್ವೆ ದರ್ಬಾರಿನ ಬೊಕ್ಕಸದವರು ರಾಣಿಯವರ ಬಿಡಾರಕ್ಕೆ ಬಂದು, ಒಂದು ಕೋಟಿ ರೂಪಾಯಿಗಳನ್ನು ಸ್ವೀಕರಿಸಿ ಖಜಾನೆಗೆ ಸಾಗಿಸಿದರು ರಾಣಿಯವರಿಬ್ಬರೂ ಒಬ್ಬೊಬ್ಬರಾಗಿ ಸರದಾರರನ್ನು ಭೇಟಿಮಾಡಿ ಸಂಧಾನ ಮಾಡಲು ಆರಂಭಿಸಿದರು ಈ ಸಮಾಚಾರಗಳೆಲ್ಲಾ ಆಪ್ತರಾದ ಸರದಾರರ ಮುಖಾಂತರ ನಾನಾಫಡ್ನ ವೀಸನಿಗೆ ತಿಳಿಯಿತು ಅವನಿಗೂ ರಾಣಿಯವರ ಭೇಟಿ ಮಾಡುವ ಕುತೂಹಲವುಂಟಾಯಿತು ಹರಿಪಂತನು ಅತ್ಯಂತ ಆಸಕ್ತಿಯಿಂದ ಈ ಭೇಟಿಯನ್ನು ಅಣಿಮಾಡಿದನು ರಾಣಿಯವರಿಬ್ಬರೂ ನಾನಾಫಡ್ನ ವೀಸನ ಮನೆಗೆ ಬರುವುದಾಗಿ ಹೇಳಿದರು ರಾಢಿಯೂ ದಾಲತ್ತಳೂ ಹೇಗೆ ಮಾತನಾಡಬೇಕೆಂದು ಪರಸ್ಪರ ಮಾತನಾಡಿಕೊಂಡರು ಮ್ಯಾನಾಗಳಲ್ಲಿ ಫಡ್ನಾ ವೀಸನ ಮನೆಗೆ ತೆರಳಿದರು ದಿವಾಖಾನೆಯಲ್ಲಿ ಲೋಡುದಿಂಬುಗಳನ್ನು ಒರಗಿಕೊಂಡು ಕುಳಿತಿದ್ದನು ರಾಣಿಯವರು ದಿವಾಖಾನೆಯನ್ನು ಪ್ರವೇಶಮಾಡುತ್ತಲೇ ನಾನಾಫಡ್ನ ವೀಸನದ್ದು ಮರ್ಯಾದೆಯಿಂದ ಅವರುಗಳಿಗೆ ಸ್ವಾಗತವನ್ನು ನೀಡಿ, ಅವರಿಗಾಗಿ ಸಿದ್ಧಗೊಳಿಸಿದ್ದ ಲೋಡುಗಳಲ್ಲಿ ಕುಳಿರಿಸಿದನು. ಆ ರಾಣಿಯರಿಬ್ಬರೂ ತರುಣ ವಯಸ್ಸಿನವರೆಂದೂ, ಪರಮ ಸುಂದರಿಯರೆಂದೂ ಅತುಳ್ಳಶ್ವರ್ಯವತಿಯರೆಂದೂ, ಕೇಳಿದ್ದನು. ಈಗ ಅವರನ್ನು ಪ್ರತ್ಯಕ್ಷವಾಗಿ ಕಾಣುವಾಗ ಅವರಿಬ್ಬರೂ ರಾಜಲಕ್ಷಣ ಸಂಪನ್ನರಾದ ಮಹಾರಾಣಿಯರೆಂದು ಅವನ ಮನಸ್ಸು ಭಾಸವಾಯಿತು ! ಅವರನ್ನು ಆಸನಗಳಲ್ಲಿ ಕುಳಿರಿಸಿ ತಾನೂ ಕುಳಿತುಕೊಂಡನು. ಹರಿಪಂತನೂ ನಾನಾನ ಸಮಾಪದಲ್ಲಿಯೇ ಕುಳಿತನು. ಪರಸ್ಪರ ಕುಶಲ ಪ್ರಶ್ನೆಗಳಾದುವು ಅನಂತರ ಮಾತು ಕಥೆಗಳಿಗೆ ಆರಂಭವಾಯಿತು.

ನಾನಾ—ಮಹಾರಾಣಿಯವರೇ! ನಮ್ಮ ರಾಜಧಾನಿಗೆ ತಾವು ಋದ್ಧಾಗಿ ದಯಮಾಡಿಸಿದ್ದು ನಮಗೆ ಅತ್ಯಂತ ಸಂತೋಷವಾಯಿತು ! ತಾವು ಬಂದ ರಾಜ

ಕಾರಣವನ್ನು ತಿಳಿಸಬಹುದು ಸುಲ್ತಾನರ ಮನೋಭಾವವು ಹೇಗಿದೆ ಎಂಬುದನ್ನು ತಿಳಿದು ಕೊಳ್ಳಲು ಕುತೂಹಲ ಉಳ್ಳವರಾಗಿದ್ದೇನೆ

ದೌ—ಮಾನ್ಯ ಮಂತ್ರಿಗಳವರೇ! ತಮ್ಮ ರಾಜ್ಯವನ್ನೂ ರಾಜಧಾನಿಯನ್ನೂ, ಪೋಡಿ ಬಹಳ ಹರ್ಷವಾಗಿದೆ ಸುಲ್ತಾನರವರು ಬಿನ್ನರಾಗಿದ್ದಾರೆ ನಾವು ತಮಗೂ ಸುಲ್ತಾನರಿಗೂ ದೃಢವಾದ ಸ್ನೇಹ ಬಾಂಧವ್ಯವನ್ನು ಉಂಟುಮಾಡಬೇಕೆಂಬ ಹಾರೈಕೆಯಿಂದ ಇಲ್ಲಿಗೆ ಬಂದಿದ್ದೇನೆ ತಮಗೆ ಸಲ್ಲಬೇಕಾದ ಒಂದು ಕೋಟಿ ರೂಪಾಯಿಗಳ ಕಂತನ್ನು ತಂದು ಒಪ್ಪಿಸಿದೇನೆ

ನಾನಾ—ಬಹಳ ಸಂತೋಷ! ಸುಲ್ತಾನರವರು ಆಸಮ ಸಾಹಸಿಗಳೆಂದೂ, ಮಹಾ ಪರಾಕ್ರಮಿಶಾಲಿಗಳೆಂದು, ನಾವು ಒಪ್ಪಿದೇನೆ ನಮಗೆ ಅವರ ವಿಷಯದಲ್ಲಿ ನೆಚ್ಚಿಕೆ ಇದೆ ಅವರಿಗೂ ಕುಂಪಣಿಯವರಿಗೂ ಹೇಗಿದೆ?

ದೌ—ಸುಲ್ತಾನರವರ ಮತ್ತು ಕುಂಪಣಿಯವರ ಭಾಂಧವ್ಯವು ಒಂದೇ ವಿಧವಾಗಿದೆ ಅದನ್ನು ತಾವು ಸುಲಭವಾಗಿ ಊಹಿಸಬಹುದು. ಸುಲ್ತಾನರವರು ತಮ್ಮ ಸ್ನೇಹ ಭದ್ರವಾದರೆ ಎಲ್ಲವೂ ಸರಿಹೋಗುತ್ತದೆಂದು ಭಾವಿಸುತ್ತಾರೆ

ನಾನಾ—ರಾಣಿಯವರೇ! ನಮಗೆ ಮೈಸೂರನ್ನು ನುಂಗಿಹಾಕಬೇಕೆಂಬ ಅಭಿಲಾಷೆಯಿಲ್ಲ ಇಂಗ್ಲೀಷರಿಗೆ ಬೆಂಗಳೂರನ್ನು ಹಂಚಿಕೊಡಬೇಕೆಂಬ ಬಯಕೆಯೂ ಇಲ್ಲ ಆದರೆ ಪ್ರಕೃತ ಸ್ಥಿತಿಯಲ್ಲಿ ಸುಲ್ತಾನರಿಗೂ ನಮಗೂ ನಿಜವಾದ ಸ್ನೇಹ ಬಂಧವು ಬೆಳೆಯುವುದು ಅಸಂಭವವೆಂದು ತೋರುತ್ತದೆ

ದೌ—ಏಕೆ! ಮಂತ್ರಿಗಳೇ! ತಮ್ಮಂಥಾ ರಾಜನೀತಿ ವಿಶಾರದರು ಈ ಹಿಂದೂ ಸ್ಥಾನದಲ್ಲ ಬೇರೊಬ್ಬರಿಲ್ಲವೆಂದು ಜಗದ್ವಿಖ್ಯಾತವಾಗಿದೆ ತಮಗೆ ಹೊಳೆಯದಿರುವುದು ಶ್ವಶ್ವವಾಗಿದೆ ಮೈಸೂರಿನವರೂ, ನೀವೂ ವೈರವನ್ನು ಬೆಳೆಸುತ್ತಿದ್ದರೆ ಕುಂಪಣಿಯವರಿಗೆ ರಾಜ್ಯಕಟ್ಟಲು ಅನುಕೂಲವಲ್ಲವೇ?

ನಾನಾ—(ಅರ್ಥಗರ್ಭತವಾದ ನಗುವನ್ನು ನಕ್ಕು) ರಾಣಿಯವರೇ! ತಾವು ಮಹಮ್ಮದೀಯರು, ನಿಮಗೆ ಅರ್ಥವಾಗುವುದಿಲ್ಲ ಮಹಾರಾಷ್ಟ್ರ ಹಿಂದೂ ರಾಜ್ಯ! ನಮಗೆ ರಾಜ್ಯವಾಗಲೀ, ಐಶ್ವರ್ಯವಾಗಲಿ ಮುಖ್ಯವಲ್ಲ ಹಿಂದೂ ರಾಜ್ಯಗಳಲ್ಲಿ ಮುಸಲ್ಮಾನರು ರಾಜರಾದರೆ ನಮ್ಮ ಅಸ್ತಿಭಾರವೇ ಒಡದು ಹೋದಂತೆ, ಕುಂಪಣಿಯವರು ಮತದ ಗೋಜಿಗೆ ಬರುವುದಿಲ್ಲ!

ದೌ—ನಿಮ್ಮ ಮಾತು ನನಗೆ ಅರ್ಥವಾಗುತ್ತದೆ. ಮೈಸೂರಿಗೆ ಸುಲ್ತಾನರನ್ನು ಬಿಟ್ಟರೆ ಬೇರೆ ರಾಜರಿಲ್ಲ ಅದು ದೇವರ ಇಚ್ಛೆ.

ಹರಿಸಂತ್— ರಾಣಿಯವರೇ! ಈ ಸಮಸ್ಯೆಯು ಅಗಾಧವಾದುದೆಂದು ತಿಳಿದೇ ಮಂತ್ರಿಗಳು ಸುಲ್ತಾನರ ಸ್ನೇಹ ಶಾಶ್ವತವಾಗಿರಲಾರದೆಂದು ನೊದಲೇ ಹೇಳಿದರು.

ಹೇಳಿರಿ ! ಮೈಸೂರು ರಾಜ್ಯವು ಮೈಸೂರರಸರದು ಹೈದರಾಲಿಯವರು ಸೇನಾನಾಯಕರಾಗಿದ್ದು ರಾಜ್ಯವನ್ನು ವಿಸ್ತರಿಸಿದರು. ರಾಜ್ಯಭಾರವನ್ನೇ ತಮ್ಮ ಕೈಲಿಟ್ಟು ಕೊಂಡು ನಡೆಸಿದರು ಆದರೆ ನಿಮ್ಮ ಸುಲ್ತಾನರಂತೆ ನಾನೇ ರಾಜರೆಂದು ಹೇಳಿಕೊಂಡರೆನು ? ಅದನ್ನು ಸ್ಥಾಪಿಸಲು ಹೋರಾಡಿದರೇನು ?

ನಾನಾ—ರಾಣಿಯವರೇ ! ನಿಮ್ಮ ಸುಲ್ತಾನರು ಹಿಂದೂ ರಾಜ್ಯದಲ್ಲಿ ಹಿಂದೂ ರಾಜರನ್ನು ಪಟ್ಟಕಟ್ಟಲಿ ಅವರು ಸರ್ವಾಧಿಕಾರವನ್ನು ನಿರ್ವಹಿಸಲಿ ನಾನಾಗಿ ಬಡ ಬ್ರಾಹ್ಮಣನಂತೆ ಮೈಸೂರಿಗೆ ಬಂದು ಸುಲ್ತಾನರ ಸ್ನೇಹವನ್ನು ಮಾಡುತ್ತೇನೆ ಸುಲ್ತಾನರಂಥಾ ಮಹಾ ಪರಾಕ್ರಮಿಗಳೊಡನೆ ಸ್ನೇಹಮಾಡುವುದೆಂದರೆ ಹೆಮ್ಮೆಯ ಮಾತೇ ಸರಿ !

ದಾ—ತಾವು ಹೇಳುವುದು ನ್ಯಾಯವಾಗಿದೆ ಆದರೆ ಅದು ಇಂದು ಸಾಧ್ಯವಾಗದ ಮಾತು ! ಸುಲ್ತಾನರ ಪೇಶ್ವೆಯವರ ಈ ವೈಮನಸ್ಯದಿಂದ ಇಂಗ್ಲೀಷರು ಸ್ಥಿರವಾಗಿ ರಾಜ್ಯವನ್ನು ಕಟ್ಟುತ್ತಾರೆ

ನಾನಾ—ಮಹಾರಾಷ್ಟ್ರಕ್ಕೆ ಆ ಭಯವೆಂದಿಗೂ ಇಲ್ಲ ! ನಾವು ಉತ್ತರದಲ್ಲಿ ಡಿಲ್ಲಿಯವರೆಗೆ ಮುಂದೆ ನುಗ್ಗಿದ್ದೇವೆ ಇನ್ನು ಕೆಲವು ಕಾಲದಲ್ಲಿ ನಮ್ಮ ಕಾವಿಯ ಧ್ವಜವು ಡೆಲ್ಲಿಯ ಕೋಟೆಯ ಮೇಲೆ ವಿರಾಜಿಸುತ್ತದೆ ಬಂಗಾಳದಲ್ಲಿಯೂ, ಮದರಾಸಿನಲ್ಲಿಯೂ ಕುಂಠಣಿಯವರು ತಮ್ಮ ರಾಜ್ಯವನ್ನು ಕಟ್ಟಿಕೊಂಡಿದಾರೆ ಹಿಂದೂ ಸ್ಥಾನದಲ್ಲಿ ಹಿಂದೂ ಚಕ್ರಾಧಿಪತ್ಯವು ಸ್ಥಾಪಿತವಾದಮೇಲೆ ಪರದೇಶೀಯರಾದ ಕುಂಠಣಿಯವರು ರಾಜ್ಯವನ್ನು ಸ್ಥಾಪಿಸಲಾದೀತೆ ?

ಒಳ್ಳೆಯದು ! ಮಹಾಮಂತ್ರಿಗಳೇ ! ನಾನು ತಮ್ಮಂಥಾ ರಾಜನೀತಿ ನಿಪುಣರಲ್ಲಿ ವಾದಿಸುವುದಿಲ್ಲ ತಾವು ಯೋಚನೆ ಮಾಡಿರಿ ! ನಾವು ಸುಲ್ತಾನರ ಪರವಾಗಿ ಸ್ನೇಹಭಿಕ್ಷೆಯನ್ನು ಬೇಡಲು ಬಂದಿದ್ದೇವೆ

ತಾವು ಏನು ಹೇಳುತ್ತೀರೋ ಹೇಳಿರಿ ! ಮಹಾರಾಣಿಯವರೇ ! ತಾವು ಶುದ್ಧ ಮುಸಲ್ಮಾನ ರಾಣಿಯವರು. ಇವರು ಶುದ್ಧ ಹಿಂದೂರಾಣಿಯವರು. ತಮ್ಮಿಬ್ಬರ ಈ ದೃಢಸ್ನೇಹಕ್ಕೆ ಕಾರಣವೇನು ? ಮತ್ತು ತಮಗೂ ಸುಲ್ತಾನರವರಿಗೂ ಏನು ಸಂಬಂಧ ? ತಮಗೆ ಮನಸ್ಸಿಗೆ ಆಯಾಸವಿಲ್ಲದಿದ್ದರೆ ತಿಳಿಸಿದರೆ ಬಹಳ ಸಂತೋಷ !

ಮಂತ್ರಿವರೈ ! ನಾನು ಶುದ್ಧ ಮುಸಲ್ಮಾನಳೇನೋ ಹೌದು ! ಆದರೆ ನಾನು ರಾಣಿಯಲ್ಲ ! ಯಾವ ರಾಜಕುಲದಲ್ಲಿಯೂ ಹುಟ್ಟಿದವಳಲ್ಲ, ಅನಾಥ ಬಾಲೆಯನ್ನು ತಂದು ಹೈದರಾಲಿಯವರು ಕಾಪಾಡಿದರು ನಾನು ಆ ದೊಡ್ಡ ನವಾಬರ ಪಾಲಿತವುತ್ರಿ ! ಈ ನನ್ನ ಜೊತೆಯಲ್ಲಿ ಬಂದಿರುವವರು ನಿಜವಾದ ರಾಣಿಯವರು. ನಗರದ ರಾಜ್ಯದಲ್ಲಿ ದೊಡ್ಡ ಪಾಳೆಯಗಾರರ ಮಗಳು ! ಇವರು ನಿಜವಾಗಿಯೂ ನಗರದ

ರಾಜ್ಯದ ಮಹಾರಾಣಿಯವರು ಇವರ ಆಶ್ರಯದಲ್ಲಿ ನಾನಿದ್ದೇನೆ. ಇವರ ಸಹವಾಸ ದಿಂದ ನಾನೂ ರಾಣಿಯಾಗಿದ್ದೇನೆ, ಅಷ್ಟೇ !

ನಾನಾ—ಬಹಳ ಸಂತೋಷ ! ದೇವಿಯವರೇ ! ತಾವು ರಾಜಕುಲದಲ್ಲಿ ಹುಟ್ಟಿದ್ದರೇನು ? ಬಡವರ ಹೊಟ್ಟೆಯಲ್ಲಿ ಜನ್ಮವತ್ತಿದ್ದರೇನು ? ರಾಜಲಕ್ಷಣಗಳಿಂದ ವಿರಾಜಿಸುತ್ತಿದ್ದೀರಿ ! ರಾಜವೈಭವಗಳೆಲ್ಲಾ ತಮಗಿದೆ. ನಗರದ ರಾಜ್ಯದ ರಾಜಕೀಯವೆಲ್ಲಾ ತಮ್ಮದೇ ಎಂದು ಕೇಳಿದ್ದೇನೆ

ರಾಣಿಯವರೇ ! ಮಹಾ ಪರಾಕ್ರಮಶಾಲಿಗಳಾದ ಇಯಜ್ಜಾಖಾನರವರೇಕೆ ರಾಜ್ಯ ಪರಿತ್ಯಾಗ ಮಾಡಿದರು ?

ಸುಲ್ತಾನರೊಡನೆ ಯುದ್ಧ ಮಾಡಬಾರದೆಂದು ರಾಜ್ಯ ಪರಿತ್ಯಾಗ ಮಾಡಿದರು.

ಅವರವರಿಗೆ ಭಿನ್ನಾಭಿಪ್ರಾಯವೇಕೆ ಬಂತು ? ಯುದ್ಧದ ಪ್ರಮೇಯವೇನು ?

ತಮಗೂ ಅವರಿಗೂ ಏಕಾಭಿಪ್ರಾಯ ಇದೆ ಅವರೂ—ಟಿಪ್ಪು ಸುಲ್ತಾನರವರು ಸಿಂಹಾಸನವನ್ನೇರಿದ್ದು ಸರಿಯಲ್ಲವೆಂದು ಹೇಳುತ್ತಾರೆ ಮೈಸೂರು ಹಿಂದುಗಳ ರಾಜ್ಯವೆಂದು ಹೇಳುತ್ತಾರೆ.

ನಾನಾ—ನಾವೂ ಅದರ ವಿಷಯದಲ್ಲಿ ಬಹಳವಾಗಿ ಕೇಳಿದ್ದೇನೆ ನಮಗೆ ಅವರ ಭೇಟಿಯಾಗಿದ್ದರೆ ಎಷ್ಟೋ ಚೆನ್ನಾಗಿತ್ತು

ದೌ—ದೇವರ ಇಚ್ಛೆಯಿಂದ ನೀವೂ, ಇಯಜ್ಜಾಖಾನರವರೂ ಒಂದು ದಿನ ಸಂಧಿಸುವಿರಿ

ಮಂತ್ರಿಗಳೇ ! ನಮಗೆ ಅಪ್ಪಣೆ ಕೊಡಿರಿ ! ತಮ್ಮನ್ನು ಪ್ರತ್ಯಕ್ಷ ನೋಡಿದ್ದು ಎಹಳ ಸಂತೋಷ ! ನಾವು ಬಂದ ಕಾರ್ಯವೇನೋ ಫಲಿಸಲಿಲ್ಲ, ಅದು ದೇವರ ಇಚ್ಛೆ !

ರಾಣಿಯವರೇ ! ತಮ್ಮ ರಾಯಭಾರವು ಫಲಿಸಿದೆ ಎಂದು ನಾನು ಹೇಳುತ್ತೇನೆ. ನಮ್ಮ ದರಬಾರಿನಲ್ಲಿ ಎಲ್ಲರೂ ತಮ್ಮಗಳಲ್ಲಿ ಬಹಳ ಗೌರವವುಳ್ಳವರಾಗಿದ್ದಾರೆ. ತಮ್ಮ ಸುಲ್ತಾನರಲ್ಲಿ ನಮಗೆ ನಿಜವಾಗಿಯೂ ಬಹಳ ಗೌರವಭಾವವಿದೆಯೆಂಬುದನ್ನು ತಾವು ಪ್ರತ್ಯಕ್ಷ ಅರಿತಿದ್ದೀರಿ. ಅಷ್ಟೇ ಅಲ್ಲ ನಾವು ಸರ್ವಥಾ ಕುಂಪಣಿಯವರ ಸ್ನೇಹಿತರಲ್ಲ. ದೇವರ ಇಷ್ಟವಿದ್ದರೆ ನಾವು ಎಂದೆಂದಿಗೂ ಸುಲ್ತಾನರ ಮೇಲೆ ಯುದ್ಧ ಮಾಡುವಂಥಾ ಪ್ರಮೇಯವು ಒದಗಲಾರದೆಂದು ಭರವಸೆಯಿಂದ ಹೇಳಬಲ್ಲೆ.

ಮಂತ್ರಿಗಳವರೇ ! ನಮ್ಮ ಕೋರಿಕೆಯನ್ನು ನಾನು ಸ್ಪಷ್ಟವಾಗಿ ಹೇಳುತ್ತೇನೆ. ತಾವು ಕುಂಪಣಿಯವರ ಮೇಲೆ ಯುದ್ಧವನ್ನು ಹೂಡಿರಿ ತಮ್ಮ ಕಡೆ ಯುದ್ಧ ಮಾಡಲು ಸುಲ್ತಾನರವರನ್ನೂ, ಇಯಜ್ಜಾಖಾನರನ್ನೂ ನಾವು ತಂದು ರಣಕ್ಷೇತ್ರದಲ್ಲಿ

ನಿಲ್ಲಿಸುತ್ತೇನೆ. ಇಲ್ಲವೇ! ಸುಲ್ತಾನರು ಇಂಗ್ಲಿಷರ ಮೇಲೆ ಪ್ರಚಂಡ ಯುದ್ಧ ಹೂಡುತ್ತಾರೆ. ಮಹಾರಾಷ್ಟ್ರ ವೀರರೆಲ್ಲರೂ ನಮಗೆ ಬೆಂಬಲವಾಗಿ ನಿಲ್ಲಬೇಕು

ರಾಣಿಯವರೇ! ತಾವು ರಾಜನೀತಿಜ್ಞರು ಅಂಥಾ ಪ್ರಮೇಯವು ಈಗ ಪ್ರಾಪ್ತವಾಗಿಲ್ಲ! ಹಾಗೆ ಕಾಲಕರ್ಮ ಸಂಯೋಗವು ಬಂದಾಗ ಈಶ್ವರನ ಇಚ್ಛೆಯು ಹೇಗಿ ದೆಯೋ ನೋಡೋಣ !

ರಾಣಿಯವರಿಬ್ಬರೂ ಬೀಳ್ಕೊಂಡು ತಮ್ಮ ಬಿಡಾರಕ್ಕೆ ತೆರಳಿದರು ನಾನಾಫಡ್ ವೀಸನು ರಾಣಿಯ ಸಾಮರ್ಥ್ಯವನ್ನು ನೋಡಿ ಬೆರಗಾಗಿ ಹೋದನು ಇಂತಹ ರಾಣಿಯನ್ನು ನಾನು ಎಲ್ಲಿಯೂ ನೋಡಲೇ ಇಲ್ಲ ದೌಲತರವರ ಮಾತಿಗೆ ಬೆರಗಾಗಿ ಇಂದೇ ಇಂಗ್ಲಿಷರ ಮೇಲೆ ಯುದ್ಧ ಹೂಡಬೇಕೆಂದು ನನ್ನ ಮನಸ್ಸು ತಲ್ಲಣಿಸಿತು ಇನ್ನು ಸಾಮಾನ್ಯ ಮನುಷ್ಯರ ಪಾಡೇನು ಎಂದುಕೊಂಡನು ರಾಣಿಯವರಿಬ್ಬರೂ ಎಲ್ಲ ಸರದಾರರ ಅಪ್ಪಣೆಯನ್ನು ಪಡೆದು ನಗರಕ್ಕೆ ಹಿಂತಿರುಗಿದರು

ಹೈದರಾಬಾದಿಗೆ ಸಲ್ಲಬೇಕಾದ ಒಂದು ಕೋಟಿ ರೂಪಾಯಿಗಳ ಕಂತನ್ನು ಹೈದರಾಬಾದಿಗೆ ತಲಪಿಸಿದ್ದಾಯಿತು ರಾಧಾರಾಣಿಯವರು ನಗರದ ಶೀಮೆಯಲ್ಲಿರುವ ಪಾಳಯಗಾರರನ್ನೆಲ್ಲ ಒಬ್ಬೊಬ್ಬರಾಗಿ ಸಂಧಿಸಿ ಬಲವಾದ ಸೈನ್ಯಗಳನ್ನು ಕಟ್ಟುವಂತೆ ಪ್ರೇರೇಪಿಸಿದರು ಎಲ್ಲಿಲ್ಲಿಯೂ ಸೈನ್ಯ ಸನ್ನಾಹಗಳು ನಡೆಯಲಾರಂಭಿಸಿದುವು ಈ ಸಮಾಚಾರಗಳೆಲ್ಲಾ ಸುಲ್ತಾನರವರಿಗೆ ವರದಿಯಾಗುತ್ತಿತ್ತ ಮರಾಟರಿಗೂ, ಹೈದರಾಬಾದಿನವರಿಗೂ ಸಲ್ಲಬೇಕಾದ ಕಂತುಗಳನ್ನು ರಾಧೆಯವರು ಪಾವತಿ ಮಾಡಿದ್ದರಿಂದ ಸುಲ್ತಾನರಿಗೆ ವರದಿಯಾಗುತ್ತಲೇ ಅವಳು ಅಪ್ರತಿಭರಾದರು ಈ ರಾಧೆಯವರಿಗೆ ತನ್ನ ಕೃತಜ್ಞತೆಯನ್ನು ಹೇಗೆ ತಿಳಿಸಬೇಕೆಂಬುದು ಸುಲ್ತಾನನಿಗೆ ತೋರದಾಯಿತು

ಸುಲ್ತಾನನು ಚಾರರ ಮುಖಾಂತರ ರಾಧಾರಾಣಿಯವರಿಗೂ ದೌಲತರಾಣಿಯವರಿಗೂ ರಾಜಧಾನಿಗೆ ಬರಬೇಕೆಂದು ರಾಯಸಗಳನ್ನು ಬರೆದು ಕಳಿಸಿದನು ರಾಣಿಯವರಿಬ್ಬರೂ ತಾವಾಗಿಯೇ ಶ್ರೀರಂಗಪಟ್ಟಣಕ್ಕೆ ಹೋಗಬೇಕೆಂದು ನಿಶ್ಚಯಿಸಿದರು ಸುಲ್ತಾನರ ಪ್ರಾರ್ಥನೆಯು ಬಂದ ಮೇಲಂತೂ ತ್ವರಿತವಾಗಿ ರಾಣಿಯವರಿಬ್ಬರೂ ರಾಜಧಾನಿಗೆ ಪ್ರಯಾಣ ಮಾಡಿದರು ರಾಣಿಯರು ಎರಡು ಕೋಟಿ ರೂಪಾಯಿಗಳ ಸ್ವರ್ಣವರಹಾಗಳನ್ನು ತಮ್ಮ ಜೊತೆಯಲ್ಲಿ ತೆಗೆಸಿಕೊಂಡು ಹೋದರು ದರಿಯಾ ದೌಲತನಲ್ಲಿ ಇವರ ಬಿಡಾರವು ಸಜ್ಜುಗೊಳಿಸಲ್ಪಟ್ಟಿತ್ತು

ರಾಣಿಯವರು ರಾಜಧಾನಿಯನ್ನು ತಲಪಿದ ದಿನವೇ, ಸುಲ್ತಾನರವರು ಬಂದು ಭೇಟಿಮಾಡಿದರು ಸುಲ್ತಾನರವರು ಕಳೆಗುಂದಿದವರಾಗಿದ್ದರು. ಅಂತಹ ನಿರ್ವಿಣ್ಣಾ ವಸ್ಥೆಯಲ್ಲಿದ್ದ ಸುಲ್ತಾನರವರು ಗಾಂಭೀರ್ಯದಿಂದ ಮರಾಟರಿಗೂ ನೈಜಾಮರಿಗೂ ಕಂತುಗಳನ್ನು ತಲಪಿಸಿದ್ದಕ್ಕೋಸ್ಕರ ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ರಾಣಿಯವರು

ತಾವುಗಳು ಪುಣೆಗೆ ಹೋಗಿದ್ದ ಕಥೆಯನ್ನೆಲ್ಲಾ ಸುಲ್ತಾನರಿಗೆ ವಿವರವಾಗಿ ತಿಳಿಸಿದರು. ನಾನಾಘಡ್ನಾವೀಸನು ಬಹಳ ಘಟ್ಟಗನೆಂದೂ ರಾಜನೀತಿ ನೈಪುಣ್ಯ ಉಳ್ಳವನೆಂದೂ ಹೂಗಳಿದರು ಘಡ್ನಾವೀಸನು ಅಂತಃ ಇಂಗ್ಲಿಷರಿಗೆ ಪರಮವಿರೋಧಿಯೆಂದೂ, ಮತ್ತೊಂದು ಪ್ರಯತ್ನ ಮಾಡಿದರ ಘಡ್ನಾವೀಸನನ್ನು ಯುದ್ಧಕ್ಕೆ ಎತ್ತಿ ಕಟ್ಟಬಹುದೆಂದೂ ಹೇಳಿದರು. ಸುಲ್ತಾನನು ತಿರಸ್ಕಾರ ಪೂರ್ಣವಾದ ನಗುವನ್ನು ನಕ್ಕು ರಾಣಿಯವರೇ ! ಕುಂಪಣಿಯವರ ರಾಜ್ಯವು ಹಿಂದೂಸ್ಥಾನದಲ್ಲಿ ನೆಲೆನಿಲ್ಲದು. ಹಿಂದುಗಳ ರಾಜ್ಯ, ಸುಲ್ತಾನೀರಾಜ್ಯ ಇವೆರಡೇ ಈಗ ಹಿಂದೂಸ್ಥಾನದಲ್ಲಿ ಶಾಶ್ವತವಾಗಿ ಸ್ಥಾಪನೆ ಯಾಗುವುವು. ಇವೆರಡಕ್ಕೂ ಘರ್ಷಣೆಯು ತಪ್ಪಿದ್ದೇ ಆಲ್ಲ ? ಯಾವುದಾದರೂ ಒಂದು ರಾಜ್ಯವು ಮಾತ್ರ ನಿಲ್ಲಬಲ್ಲದು. ನಾವು ಪೇಷ್ವೆಗಳನ್ನು ಮಟ್ಟ ಹಾಕುತ್ತೇವೆಂದು ಅವರಿಗೆ ಭಯ ಆದ್ದರಿಂದಲೇ ಅವರು ಇಂಗ್ಲೀಷರ ಬೆಂಬಲವನ್ನು ಯಾವಾಗಲೂ ಕೋರುತ್ತಾರೆ ಎಂದು ಹೇಳಿದನು

ಸುಲ್ತಾನನು ಪ್ರತಿದಿನವೂ ರಾಣಿಯವರ ಭೇಟಿಯನ್ನು ಮಾಡುತ್ತಿದ್ದನು. ರಾಣಿಯವರ ಸಾನ್ನಿಧ್ಯದಿಂದ ಸುಲ್ತಾನನು ದಿನದಿನವೂ ಹರ್ಷಚಿತ್ತನಾಗುತ್ತ ಬಂದನು ರಾಜಕೀಯದಲ್ಲಿ ಆಸಕ್ತಿಯು ಹೆಚ್ಚಾಗುತ್ತ ಬಂದಿತು ಸುಲ್ತಾನನು ಬಹಳ ಅಭಿಮಾನಿ ಒಂದು ಬಾರಿಯಾದರೂ ತನ್ನ ಮಕ್ಕಳನ್ನು ಇಂಗ್ಲೀಷರ ವಶಕ್ಕೆ ಒಪ್ಪಿಸಿರುವ ವಿಚಾರವನ್ನೇ ರಾಣಿಯವರೊಡನೆ ಮಾತನಾಡಲಿಲ್ಲ ಆದರೂ ಇಂಗ್ಲೀಷ್ ಅಧಿಕಾರಿಗಳಿಂದ ಅವರಿಗೆ ಸಲ್ಲಬೇಕಾದ ಒಂದು ಕೋಟಿ ರೂಪಾಯಿಗಳ ಕಂತಿನ ವಿಚಾರದಲ್ಲಿ ತಗಾದೆಯ ಸತ್ರಗಳು ಬರುತ್ತಲೇ ಇದ್ದುವು ಲಾರ್ಡ್ ಕಾರ್ನವಾಲೀಸನು ಆ ಅಂಶವನ್ನು ಉಲ್ಲೇಖಿಸಿ ಅನೇಕ ಸತ್ರಗಳನ್ನು ಬರೆದಿದ್ದನು ಆ ಕಾಗದಕಳೆಲ್ಲೆಲ್ಲಾ ಸುಲ್ತಾನರಲ್ಲಿ ಬಹಳ ವಿಶ್ವಾಸ ಗೌರವಗಳನ್ನು ವ್ಯಕ್ತಪಡಿಸಿದ್ದನು

ಸುಲ್ತಾನರು ಆ ಹಣವನ್ನು ಪಾವತೀ ಮಾಡದೇ ಇದ್ದಾಗ್ಯೂ ಅವರ ಕುಮಾರರುಗಳನ್ನು ಶ್ರೀರಂಗಪಟ್ಟಣಕ್ಕೆ ಕಳುಹಿಸಬಿಡಬೇಕೆಂದು ಕಂಪನಿ ಸರ್ಕಾರಕ್ಕೆ ಅನೇಕ ಬಾರಿ ಕಾಗದಗಳನ್ನು ಬರೆದಿದ್ದನು ಕಾರ್ನವಾಲೀಸನು ಇಂಗ್ಲೆಂಡಿಗೆ ಹೊರಟುಹೋಗಿ ಬೇರೂಬ್ಬ ಅಧಿಕಾರಿಯು ಬರುವುದೆಂದು ಗೊತ್ತಾಗಿ ಹೋಗಿದ್ದಿತು ಆಗ ಆತನು ಸುಲ್ತಾನರಿಗೆ ಒಂದು ಸತ್ರವನ್ನು ಬರೆಸಿದನು ತಾನು ಕ್ಷಿಪ್ರದಲ್ಲಿಯೇ ಇಂಗ್ಲೆಂಡಿಗೆ ಹೊರಟು ಹೋಗುವುದಾಗಿಯೂ, ಮುಂದೆ ಬರುವ ಅಧಿಕಾರಿಯು ಸುಲ್ತಾನರೊಡನೆ ಬಹಳ ಸೌಜನ್ಯಭಾವದಿಂದ ನಡೆದುಕೊಳ್ಳುತ್ತಾರೆಂದೂ, ಸುಲ್ತಾನರ ಕುಮಾರರನ್ನು ತಾನೇ ಕರೆತಂದು ಶ್ರೀರಂಗಪಟ್ಟಣಕ್ಕೆ ಬಿಟ್ಟುಬರಬೇಕೆಂದು ತನಗೆ ಬಹಳ ಆಶೆಯಿತ್ತೆಂದೂ, ಅದು ಸಾಧ್ಯವಾಗದ್ದರಿಂದ ತಾನು ಖಿನ್ನನಾಗಿ ಇಂಗ್ಲೆಂಡಿಗೆ ಹೊರಟು ಹೋಗುವುದಾಗಿಯೂ, ಮಕ್ಕಳು ಬಂದು ಸುಖವಾಗಿ ರಾಜಧಾನಿಗೆ ತಲಪಿದ್ದಕ್ಕೂ

ಸುಲ್ತಾನರವರ ಕ್ಷೇಮಲಾಭಗಳಿಗೂ ತನಗೆ ಇಂಗ್ಲೆಂಡಿಗೆ ಪತ್ರ ಬರೆಸಬೇಕೆಂದೂ ಬರೆದಿದ್ದನು

ಈ ಪತ್ರದ ಸಮಾಚಾರವು ರಾಣಿಯವರಿಗೆ ತಿಳಿಯಿತು ದೌಲತ್ ರಾಣಿಯವರು ಸುಲ್ತಾನರನ್ನು ಕಂಡು ತಾವು ಒಂದು ಕೋಟಿ ರೂಪಾಯಿಗಳನ್ನು ತಂದಿರುವುದಾಗಿಯೂ, ಅದನ್ನು ಕಂಪನಿಯವರಿಗೆ ಕಳುಹಿಸಬಿಡಬೇಕೆಂದೂ ಪ್ರಾರ್ಥಿಸಿದರು. ಸುಲ್ತಾನರು ಆ ಹಣವನ್ನು ಮದರಾಸಿಗೆ ತಲಪಿಸಿದರು ಇಂಗ್ಲೀಷ್ ಅಧಿಕಾರಿಗಳು ಸರಿಯಾದ ಏರ್ಪಾಡುಗಳನ್ನು ಮಾಡಿ ಸುಲ್ತಾನರವರ ಇಬ್ಬರು ಕುಮಾರರುಗಳನ್ನು ರಾಜಧಾನಿಗೆ ಕಳುಹಿಸಿದರು

ಸುಲ್ತಾನರ ಕುಮಾರರು ಶ್ರೀರಂಗಪಟ್ಟಣಕ್ಕೆ ಬಂದುದು, ರಾಜಧಾನಿಯೆಲ್ಲವೂ ಬೆಳಕಾದಂತಾಯಿತು ಮಂತ್ರಿಗಳು, ಸರದಾರರು ಎಲ್ಲರ ಮುಖಗಳಲ್ಲಿಯೂ ಹೊಸ ಕಳೆ ಇಂಗ್ಲೀಷ್ ಅಧಿಕಾರಿಗಳು ಕುಮಾರರನ್ನು ಸುಲ್ತಾನರ ಸಮ್ನುಖಕ್ಕೆ ಕರೆದು ಕೊಂಡು ಹೋಗಿ ಒಪ್ಪಿಸಿದರು ಸುಲ್ತಾನರು ಆ ಅಧಿಕಾರಿಗಳನ್ನು ಬಹಳ ಗೌರವ ಪಡಿಸಿದರು ಕುಮಾರರನ್ನು ಹಸನ್ಮುಖದಿಂದ ನೋಡಿ ವಿಶ್ವಾಸದಿಂದ ತಲೆ ಸವರಿದರು ಅನಂತರ ಅವರನ್ನು ದರಿಯಾದೌಲತ್ತಿಗೆ ಕಳುಹಿಸಿದರು ರಾಣಿಯರಿಬ್ಬರೂ ಕುಮಾರರನ್ನು ಆಲಂಗಿಸಿ ಮುದ್ದಾಡಿದರು ಕಳೆದುಹೋಗಿದ್ದ ಮೈಸೂರಿನ ಕೀರ್ತಿಯು ಪುನಃ ಬಂದಂತೆ ಅವರ ಹೃದಯಗಳು ಉಬ್ಬಿ ಆನಂದಪಟ್ಟರು

ದೌಲತ್ ರಾಣಿಯವರು ಸುಲ್ತಾನರ ಸಮಯವನ್ನು ನೋಡಿ, ಅವರನು ಯುದ್ಧಕ್ಕೆ ಪ್ರೇರೇಪಿಸಲು ಆರಂಭಿಸಿದರು ಸೈನ್ಯವನ್ನು ಕಟ್ಟುವುದಕ್ಕಾಗಿ ಮೈಸೂರು ಬೊಕ್ಕಸಕ್ಕೆ ಮತ್ತೊಂದು ಕೋಟಿ ರೂಪಾಯಿಗಳನ್ನು ಕೊಡುವುದಾಗಿ ವಾಗ್ದಾನ ವಿತ್ತರು. ಯುದ್ಧದ ಸಿದ್ಧತೆಗಳೆಲ್ಲಾ ಒಂದರಮೇಲೊಂದರಂತೆ ಆರಂಭವಾದವು. ಎಲ್ಲ ಸರಹದ್ದುಗಳಲ್ಲಿಯೂ ದೊಡ್ಡದೊಡ್ಡ ಸೈನ್ಯದ ರಾಣ್ಯಗಳು ಸ್ಥಾಪಿಸಲ್ಪಟ್ಟುವು ಕಾರ್ ವಾಲೀಸನು ಹೊರಟುಹೋಗಿದ್ದನು ಹೊಸಇಂಗ್ಲೀಷ್ ಅಧಿಕಾರಿಗಳು ಬಂದಿದ್ದರು ಇಂಗ್ಲೀಷರ ಮೇಲೆ ಯುದ್ಧಕ್ಕೆ ನೆಪವನ್ನು ತೆಗೆಯುವುದೇನೂ ಕಷ್ಟನಾಗಿರಲಿಲ್ಲ, ಅಲ್ಲಲ್ಲಿ ಸರಹದ್ದುಗಳಲ್ಲಿ ಮೈಸೂರು ಅಧಿಕಾರಿಗಳು ಇಂಗ್ಲೀಷರ ವಶದಲ್ಲಿದ್ದ ರಾಜ್ಯದ ಮೇಲೆ ನುಗ್ಗಿ ಲೂಟಿಗಳನ್ನು ಮಾಡಲಾರಂಭಿಸಿದರು ಇಂಗ್ಲೀಷ್ ಅಧಿಕಾರಿಗಳಿಂದ ಪತ್ರಗಳು ಬರಲಾರಂಭಿಸಿದುವು ಒಂದಕ್ಕೊ ಉತ್ತರವಿಲ್ಲ ಇದರಿಂದ ಸುಲ್ತಾನರವರು ಯುದ್ಧಕ್ಕೆ ಸಿದ್ಧರಾದಂತೆಯೇ ಆಯಿತು

ಸುಲ್ತಾನರ ಸಮರ ನೈವುಣ್ಯದಲ್ಲಾಗಲೀ, ರಣೋತ್ಸಾಹದಲ್ಲಾಗಲೀ ಯಾವಾಗಲೂ ಕೊರತೆ ಇಲ್ಲ ಇದು ಇಡೀ ಹಿಂದೂಸ್ಥಾನದಲ್ಲಿ ಎಲ್ಲ ರಾಜ್ಯಾಂಗಗಳಲ್ಲಿಯೂ ಪ್ರಸಿದ್ಧವಾಗಿತ್ತು. ಯಾವಾಗಲೂ ಸುಲ್ತಾನರವರಿಗೆ ಇದ್ದುದು ಹಣದ ಕೊರತೆ

ಈ ಬಾರಿ ರಾಣಿಯವರು ಸ್ವಲ್ಪ ಹಣವನ್ನು ಸರಸರಾಜು ಮಾಡಿದ್ದಾರೆ ಆದಾಗ್ಯೂ ಮಹಾಯುದ್ಧಕ್ಕೆ ಹಣವು ಸಾಲದೆಂದು ಸುಲ್ತಾನರು ಒಳಗೊಳಗೇ ಯೋಚನೆ ಮಾಡುತ್ತಿದ್ದರು ನಗರದ ರಾಣಿಯವರಿಬ್ಬರೂ ನಗರಕ್ಕೆ ಹಿಂದಿರುಗುವುದಾಗಿಯೂ ಅಲ್ಲಿ ಪಾಳೆಯಗಾರರ ಸೇನೆಯನ್ನು ಸಿದ್ಧಪಡಿಸುವುದಾಗಿಯೂ ಸುಲ್ತಾನರಲ್ಲಿ ಶಿಳಿಸಿದರು ಸುಲ್ತಾನರವರಿಗೆ ದೌಲತ್ ಮತ್ತು ರಾಧಾರಾಣಿಯರು ರಾಜಧಾನಿಯಲ್ಲಿಯೇ ಇದ್ದರೆ ತಮಗೆ ಬಹಳ ಬೆಂಬಲವೆಂಬ ಭಾವನೆಯಿತ್ತು ರಾಣಿಯವರ ಪ್ರಯಾಣವನ್ನು ಕಾರಣಾಂತರಗಳಿಂದ ಮುಂದೆ ಹಾಕುತ್ತಲೇ ಬಂದರು

ಒಂದು ದಿನ ಸುಲ್ತಾನರು ರಾಣಿಯವರೂಡನೆ ಮಾತನಾಡುತ್ತಿರುವಾಗ ಸುಲ್ತಾನರು ಪೂರ್ಣ ಉತ್ಸಾಹಶಾಲಿಗಳಾಗಿದ್ದಾರೆಂದು ಅರಿತುಕೊಂಡು ರಾಣಿಯವರು ತಮ್ಮ ಪ್ರಯಾಣದ ಮಾತನ್ನೆತ್ತಿದ್ದರು

ಸು— ಈಗ ಯುದ್ಧವು ಸನ್ನಿಹಿತವಾಗುತ್ತಿದೆ ನಿಮ್ಮ ಸಲಹೆಯ ಮೇಲೆಯೇ ನಾನು ಈ ಯುದ್ಧದಲ್ಲಿ ತೊಡಗಿದೇನೆ ನೀವೇಕೆ ರಾಜಧಾನಿಯನ್ನು ಬಿಟ್ಟು ದೂರ ಹೋಗಲು ತವಕಪಡುತ್ತಿದ್ದೀರಿ ?

ದೌ— ನಾವು ಈ ಸಮಯದಲ್ಲಿ ನಗರದಲ್ಲಿರಬೇಕಾದುದು ಬಲು ಮುಖ್ಯ ! ಪಾಳೆಯಗಾರರ ದಂಡುಗಳನ್ನು ಕಟ್ಟಿ ಯುದ್ಧಕ್ಕೆ ಸಿಲ್ಲಿಸಬೇಕು ಅದಕ್ಕೆ ರಾಧಾರಾಣಿಯವರು ಅಲ್ಲೇ ಇರಬೇಕು ಇಂಗ್ಲಿಷರ ದಂಡು ಮಲಬಾರಿನಿಂದ ನಗರದ ಕಡೆ ಸುಗ್ಗಿ ಬರುವ ಸಂಭವವಿದ ಅದನ್ನು ಶಕ್ತಿಯಂತರಾಗಿ ತಡೆಯಲು ನಾವಿರಬೇಕು. ಉತ್ತರದ ಕಡೆಯಿಂದ ಮಹಾರಾಷ್ಟ್ರದ ದಂಡು ಬರುತ್ತದೆ ಮಹಾರಾಷ್ಟ್ರ ಸರದಾರರಲ್ಲರೂ ನಮಗೆ ಪರಿಚಿತರಾಗಿರುವುದರಿಂದ ಅವರಿಗೆ ಅಪಾರವಾದ ಹಣವನ್ನು ಕೊಟ್ಟೋ ಇಲ್ಲದಿದ್ದರೆ ಎದುರಿಸಿ ಯುದ್ಧನಾಡಿಯೋ ಅವರನ್ನು ಅಲ್ಲೇ ತಡೆಯಬೇಕು ಅದಕ್ಕೆ ನಾವು ನಗರದಲ್ಲಿರಬೇಕು

ಸು— ದೌಲತ್ ನೀನೂ ರಾಧಾರಾಣಿ, ನಿಮ್ಮ ಸ್ನೇಹವು ದೈವೀ ಪ್ರೇಮದಂತಿದೆ ನೀವಿಬ್ಬರೂ ನಮಗೆ ಐದು ಕೋಟಿ ರೂಪಾಯಿಗಳವರಿಗೆ ಸಾಲಕೊಟ್ಟಿದ್ದೀರಿ, ಇಷ್ಟೊಂದು ಹಣ ನಿಮಗೆ ಎಲ್ಲಿಯದು ?

ದೌ— ಸುಲ್ತಾನರವರೇ, ಅದು ಸಾಲವಲ್ಲ ಅದು ತಮಗೆ ಅರ್ಪಿಸಿರುವ ಕಾಣಿಕೆ. ಅದು ನಮ್ಮ ಹಣವೂ ಅಲ್ಲ ಇಯಜ್‌ಖಾನ್‌ರವರು ತಮಗೆ ಇತ್ತಿರುವ ಹಣ.

ಸು— ಇಯಜ್‌ಖಾನ್‌ರವರೇ ! ಅವರದೇ ಈ ಹಣ ! ನಿಮಗೆ ಇಯಜ್‌ಖಾನ್‌ರವರ ಅಜ್ಞಾತಸ್ಥಾನವು ಗೊತ್ತಿದೆ ಇಯಜ್‌ಖಾನ್‌ರಲ್ಲಿರುವ ಹಣವೆಲ್ಲವೂ ಮೈಸೂರಿನ

ಹಣವೇ! ಆದರೂ ಅವರು ಸಮಯದಲ್ಲಿ ಈ ಹಣವನ್ನು ನಮಗೆ ಕೊಟ್ಟಿದ್ದು ಮಹದುಪಕಾರವೇ ಸರಿ.

ದೌ—(ಖತಗೊಂಡು) ಸುಲ್ತಾನರೇ, ಇಯಜ್‌ಖಾನರಲ್ಲಿರುವ ಹಣವೆಲ್ಲವೂ ಅವರ ಸ್ವಂತ ಹಣ ಮೈಸೂರಿನ ಒಂದು ಕುರುಡುಕಾಸೂ ಅವರಲ್ಲಿಲ್ಲ, ಅವರಲ್ಲಿ ಇನ್ನೂ ಉಳಿದವಾದ ಹಣವಿದೆ. ನಿಮ್ಮ ಅಂತರಂಗದಲ್ಲಿ ಖಾರವರ ಮೇಲಿನ ದ್ವೇಷ ಬುದ್ಧಿಯು ಇನ್ನೂ ಜಾಗರಿತವಾಗಿಯೇ ಇದೆ

ಸು—ದೌಲತ್, ಸುಳ್ಳು, ನನಗೆ ಖಾನರಲ್ಲಿ ಮಹತ್ತರವಾದ ಗೌರವವಿದ ಅದನ್ನು ನೀನು ನಂಬಲಾರದಿದ್ದರೆ ಇನ್ನು ನನ್ನನ್ನು ನಂಬುವವರಾರು? ರಾಜ್ಯತ್ಯಾಗ ಮಾಡಿರುವ ಖಾರವರಲ್ಲಿ ಇಷ್ಟು ಹಣವೆಲ್ಲಿ ಬಂತು?

ದೌ—ಅದು ಇದುವರೆಗೆ ಗುಪ್ತವಾದ ವಿಚಾರ ಇನ್ನು ನಿಮ್ಮಲ್ಲಿ ಆ ಗುಟ್ಟು ಬೇಕಾಗಿಲ್ಲ ಮೈಸೂರಿನ ಮಹಾ ಯುದ್ಧವು ಸಿದ್ಧವಾಗುವವರೆಗೆ ಆ ಗುಟ್ಟು ರಕ್ಷಿಸಲ್ಪಡಬೇಕೆಂದು ಖಾನರ ಆಶಯವಿತ್ತು ಅದು ಸಿದ್ಧಿಸಿತು ಪಶ್ಚಿಮ ಕರಾವಳಿಯಲ್ಲಿ ಅಲ್ಲಿಸೇಟರ ವ್ಯಾಪಾರವು ಕುಂಠೆಯವರ ವ್ಯಾಪಾರಕ್ಕಿಂತಲೂ ಮಿಗಿಲಾದುದು. ಸೇಟರ ಕೋರಿಗಳು ಬಹಳ ಭಾರೀ ಕೋರಿಗಳು ಅವರ ಜನಾಹಿರಿ ವ್ಯಾಪಾರವು ಇಂಗ್ಲೆಂಡು ಫ್ರಾನ್ಸ್, ಟರ್ಕಿ ರಾಜ್ಯಗಳವರೆಗೆ ವ್ಯಾಪಿಸಿದೆ ಆ ಅಜ್ಞಾತ ವಾಸದಲ್ಲಿರುವ ಅಲ್ಲಿಸೇಟರೇ ಇಯಜ್‌ಖಾನರು.

ಸು—[ನಕ್ಕು] ದೌಲತ್, ಇಯಜ್‌ಖಾನರು ರಾಜ್ಯಭಾರದಲ್ಲಿ ಅದ್ವಿತೀಯರು ಯುದ್ಧದಲ್ಲಿ ಅಪ್ರತಿಮ ಪರಾಕ್ರಮಿಗಳು ವ್ಯಾಪಾರದಲ್ಲಿ ನಿಸ್ಸೀಮರು ಮತ್ತೇನು ಬೇಕು ಅವರು ಕುಂಠೆಯವರಿಗೆ ಸಮಜೋಡಿಯು ಪ್ರತಿವ್ಯಂದ್ವಿಗಳು ರಾಣಿಯವರೇ ನೀವಿಬ್ಬರೂ ನಗರಕ್ಕೆ ಹೊರಡಿರಿ, ಇಯಜ್‌ಖಾನರನ್ನು ಭೇಟಿಮಾಡಿರಿ ಅವರನ್ನು ಈ ರಾಜಧಾನಿಗೆ ಕರೆತನ್ನಿರಿ ನಮ್ಮ ಸರ್ವಸ್ವವನ್ನೂ ನಾನು ಅವರ ಕೈಯಲ್ಲಿ ಒಪ್ಪಿಸುತ್ತೇನೆ. ಮೈಸೂರಿಗೆ ಜಯ ಸಿದ್ಧ ಸುಲ್ತಾನರು ಸ್ವದಸ್ತರು ಇಯಜ್‌ಖಾನರಿಗೆ ಒಂದು ಪತ್ರವನ್ನು ಬರೆದು ದೌಲತ್ ರಾಣಿಯವರಿಗೆ ಒಪ್ಪಿಸಿದರು. ಆ ಪತ್ರವು ಈ ಪರಿಯಾದುದು

ಪರಮಪ್ರಿಯರಾದ ನಗರದ ನವಾಬರವರೇ !

ದೊಡ್ಡ ನವಾಬರು ಕಾಲವಾದಂದಿನಿಂದ ನಮ್ಮಿಬ್ಬರ ಭೇಟಿಯಾಗದಿದ್ದು ಪರಮ ದೌರ್ಭಾಗ್ಯ ನಾನು ಪ್ರತಿಯೊಂದು ಘಟ್ಟದಲ್ಲಿಯೂ ತಪ್ಪುಭಾವನೆಯಿಂದ ತಮ್ಮಲ್ಲಿ ಅಪರಾಧವನ್ನು ಮಾಡುತ್ತಲೇ ಇದ್ದೇನೆ. ತಾವು ಪ್ರತಿಯೊಂದು ಸಂದರ್ಭದಲ್ಲಿಯೂ ನನ್ನನ್ನು ಕ್ಷಮಿಸುತ್ತಾ ಪರಮಾನುಗ್ರಹ ಮಾಡುತ್ತಲೇ ಬಂದಿದ್ದೀರಿ ಈಗ ತಮ್ಮ ಇಷ್ಟದಂತೆ ಕಂಠನಿಯವರ ಮೇಲೆ ಯುದ್ಧವನ್ನು ಸಿದ್ಧ ಮಾಡಿದ್ದೀವೆ. ಈ

ಯುದ್ಧದಲ್ಲಿ ನಮಗೆ ಸಂಪೂರ್ಣ ಜಯವಾಗಿ ಇಂಗ್ಲೀಷರು ರಾಜ್ಯದಾಶೆಯನ್ನು ತೊರೆದು ಬಿಡಬೇಕು, ಇಲ್ಲವೇ ನಾವು ನಿಶ್ಚೇಷವಾಗಿ ಹೋಗಬೇಕು ನಾನು ನನ್ನ ಸರ್ವಸ್ವವನ್ನೂ ತಮ್ಮಲ್ಲಿ ಅರ್ಪಿಸುತ್ತೇನೆ ತಾವು ಪ್ರತ್ಯಕ್ಷವಾಗಿ ಸರ್ವಾಧಿಕಾರವನ್ನು ವಹಿಸಿ, ಈ ಮೈಸೂರು ರಾಜ್ಯವನ್ನು ರಕ್ಷಿಸಬೇಕು. ಇದೇ ನನ್ನ ಹೃತ್ಪೂರ್ವಕವಾದ ಪ್ರಾರ್ಥನೆ”

ದೌಲತ್ ಮತ್ತು ರಾಧಾರಾಣಿಯವರು ಈ ಪತ್ರವನ್ನು ತೆಗೆದುಕೊಂಡು, ಸುಲ್ತಾನರ ಅಪ್ಪಣೆಯನ್ನು ಪಡೆದು ನಗರಕ್ಕೆ ಪ್ರಯಾಣ ಮಾಡಿದರು ರಾಧಾರಾಣಿಯವರು ನಗರದಲ್ಲೆಯೇ ಇರತಕ್ಕದ್ದೆಂದೂ, ಅಲ್ಲಿ ಸೈನ್ಯವನ್ನು ಜೊತೆಗೂಳಿಸಬೇಕೆಂದೂ, ದೌಲತ್ ರಾಣಿಯವರು ಕನ್ನಾನೂರಿಗೆ ಹೋಗಿ ಹೇಗಾದರೂಮಾಡಿ ಇಯಜ್ಞ ಖಾನರನ್ನು ರಾಜಧಾನಿಗೆ ಕರೆತರಬೇಕೆಂದೂ ಮಾತನಾಡಿಕೊಂಡರು ದೌಲತ್ ರಾಣಿಯವರು ಮೆಲಬಾರಿಗೆ ಪ್ರಯಾಣ ಮಾಡಿದರು ಇಷ್ಟರಲ್ಲಿ ಮೈಸೂರಿನವರು ಯುದ್ಧವನ್ನು ಹೊಡುತ್ತಾರೆಂದು ಇಂಗ್ಲೀಷರಿಗೆ ವರ್ತಮಾನ ತಿಳಿದಿತ್ತು ಅವರೂ ಬಲವಾದ ಸಿದ್ಧತೆಯನ್ನು ಮಾಡಲಾರಂಭಿಸಿದರು ಫುಣೆಗೆ ರಾಯಭಾರಿಗಳನ್ನು ಕಳಿಸಿದರು

ದೌಲತ್ ರಾಣಿಯವರು ಕನ್ನಾನೂರಿಗೆ ತಲಸಿದರು ಅಲ್ಲಿ ಬೀಬೀರಾಣಿಯವರು ಅತ್ಯಾದರದಿಂದ ದೌಲತ್ ರಾಣಿಯವರನ್ನು ಸ್ವಾಗತಿಸಿದರು. ಮೈಸೂರಿನ ಸಮಾಚಾರವನ್ನೆಲ್ಲಾ ಸಮಗ್ರವಾಗಿ ಬೀಬೀರಾಣಿಗೆ ತಿಳಿಸಿದರು ದೌಲತ್ ರಾಣಿಯು ಇಯಜ್ಞ ಖಾನರ ಗುಪ್ತ ಆವಾಸಸ್ಥಾನಕ್ಕೆ ಹೋಗಿ ಅವರನ್ನು ಭೇಟಿ ಮಾಡಿದಳು. ಖಾನರಿಗೆ ದೌಲತ್ತಳನ್ನು ನೋಡಿ ಬಹಳ ಸಂತೋಷವಾಯಿತು ಟಿಪ್ಪುಸುಲ್ತಾನರ ಕುಮಾರರು ರಾಜಧಾನಿಗೆ ಬಂದದ್ದು ಕೇಳಿ ಖಾನರು ಅತ್ಯಂತ ಹರ್ಷಿತರಾದರು. ಸುಲ್ತಾನರು ಹರ್ಷಚಿತ್ತರಾಗಿದ್ದಾರೆಂದು ತಿಳಿದು ಖಾನನಿಗೆ ಸಮಾಧಾನವಾಯಿತು. ದೌಲತ್ತಳು ಸಮಯವನ್ನು ನೋಡಿ, ಯುದ್ಧದ ಮಾತು ತೆಗೆದಳು. ಇಯಜ್ಞ ಖಾನನು ಉತ್ಸಾಹಭರಿತನಾಗಿ—

ಹೌದು! ನಗರದ ರಾಣಿಯವರೇ ಈಗ ಯುದ್ಧವು ಆರಂಭವಾದರೆ ಅದುಸಾಮಾನ್ಯವಾದುದೆಂದು ಭಾವಿಸಬೇಡಿರಿ. ಅದು ನಾಲಕ್ಕಾರು ವರ್ಷಗಳ ಮಹಾಯುದ್ಧ. ಇಂಗ್ಲೀಷರನ್ನು ಯುದ್ಧದಲ್ಲಿ ಸೋಲಿಸುವುದು ಕಷ್ಟವಲ್ಲ ಅವರೊಡನೆ ಯುದ್ಧಮಾಡಿದರೆ ಪ್ರತಿಯೊಂದು ಯುದ್ಧದಲ್ಲಿಯೂ ನಾವೇ ಗೆಲ್ಲಬಲ್ಲೆವು ಆದರೆ ಮಹಾರಾಷ್ಟ್ರದ ಮಾತು ಹಾಗಲ್ಲ ಅವರು ಬಹಳ ಪ್ರಬಲರಾಗಿದ್ದಾರೆ ಶಕ್ತಿವಂತರಾಗಿದ್ದಾರೆ. ಅವರಿಗೆ ಶತ್ರುಗಳಿಲ್ಲ ನಮಗೆ ಶತ್ರುಗಳು ಹೆಚ್ಚು ಹೈದರಾಬಾದನ್ನು ನಾನು ಲೆಕ್ಕಿಸುವುದಿಲ್ಲ. ಈಗ ನಾವು ಎರಡು ರಣಕ್ಷೇತ್ರಗಳನ್ನು ಹೊಡಬೇಕು. ಉತ್ತರದಲ್ಲಿ ಮಹಾರಾಷ್ಟ್ರರೊಡನೆ, ದಕ್ಷಿಣದಲ್ಲಿ ಇಂಗ್ಲೀಷರೊಡನೆ.

ದಾಲತ್— ನೀವು ಹೇಳುವುದೆಲ್ಲಾ ಯುಕ್ತವಾಗಿಯೇ ಇದೆ ಸುಲ್ತಾನರು ಏಕಾಕಿಗಳಾಗಿದ್ದಾರೆ. ಅವರಲ್ಲಿ ಎಷ್ಟೇ ವರಾಕ್ರಮವಿದ್ದರೂ ಉತ್ಸಾಹವಿಲ್ಲ. ನೀವು ಅವರ ಜೊತೆಯಲ್ಲಿ ಹೋಗಿ ನಿಂತರೆ ಉತ್ಸಾಹವು ಇಮ್ಮಡಿಯಾಗುವುದು ನಿಮ್ಮ ಈ ಅಜ್ಞಾತವಾಸಕ್ಕೆ ಕಾರಣವಿಲ್ಲ. ನೀವು ಎದುರಿಗೆ ಬಂದು ನಿಂತರೆ ಮೈಸೂರು ಉತ್ತೇಜಿತವಾಗುತ್ತೆ.

ಖಾನ್—(ನಗುತ್ತಾ) ಮೈಸೂರನ್ನು ಉತ್ತೇಜನಗೊಳಿಸುವುದಕ್ಕೆ ಸ್ವಯಂ ದಾಲತ್ ರಾಣಿಯವರೇ ಇದ್ದಾರೆ

ದಾ— ಮೈಸೂರಿನ ರಾಜ್ಯಭಾರವು ನನ್ನ ಮೇಲೆ ಇದೆಯೇನು ? ಈ ದಾಲತ್ ತ್ತಳು ನಿಮ್ಮ ಅಧೀನ. ದೊಡ್ಡ ನವಾಬರು ಈ ಮೈಸೂರಿನ ರಾಜ್ಯಸೂತ್ರಗಳನ್ನು ಅಬಲೆಯರಿಗೆ ಒಪ್ಪಿಸಲಿಲ್ಲ ಇಬ್ಬರು ಮಹಾಪುರುಷರಲ್ಲಿ ಭರವಸೆಯಿಂದ ಒಪ್ಪಿಸಿದರು. ಒಬ್ಬರು ಯುದ್ಧದಲ್ಲಿ ಸೋತು ಕುಳಿತಿದ್ದಾರೆ ಮತ್ತೊಬ್ಬರು ಅಜ್ಞಾತವಾಸದಲ್ಲಿ ಮರೆಯಲ್ಪಟ್ಟಿದ್ದಾರೆ

ಖಾನ್—ಪ್ರಿಯೆ! ದಾಲತ್! ನಾನು ನಿನಗಾಗಿ ಈ ರಾಜ್ಯದ ಆಶೆಯನ್ನು ಎಂದೋ ತೊರೆದುಬಿಟ್ಟೆ ಈ ಅಜ್ಞಾತವಾಸವು ನನಗೂ ಸಮಾಧಾನಕರವಾಗಿಲ್ಲ ನಾನು ಯುದ್ಧಕ್ಕೆ ಸಿದ್ಧ ಈ ಯುದ್ಧವನ್ನು ಹೊರಡುವವಳು ನೀನು ಇದನ್ನು ಎತ್ತಿ ಕಟ್ಟುತ್ತಿರುವವಳೂ ನೀನು ಆದರೆ ರಾಜಧಾನಿಗೆ ಈಗ ನಾನು ಹೋಗುವುದಿಲ್ಲ ಇಲ್ಲಿಂದ ಇಂದೇ ಯುದ್ಧಕ್ಕೆ ಸಿದ್ಧನಾಗಿ ಹೊರಡುತ್ತೇನೆ ಈ ಯುದ್ಧದಲ್ಲಿ ನಮಗೇ ಜಯವಾಗುತ್ತದೆ

ಖಾನನು ಸುಲ್ತಾನರವರಿಗೆ ಒಂದು ಉತ್ತರವನ್ನು ಬರೆದನು ಅಂದಿನ ದಿನವೇ ಬೀಬೀರಾಣಿಯವರನ್ನು ಕಂಡು ತಾನು ಮೈಸೂರಿನ ಯುದ್ಧಕ್ಕೆ ಹೊರಡುವುದಾಗಿ ಹೇಳಿದನು. ವೀರರಮಣಿಯಾದ ಬೀಬೀಯು ಸಂತೋಷದಿಂದ ಖಾನನ ಪ್ರಯಾಣವನ್ನು ಒಪ್ಪಿಕೊಂಡಳು ಖಾನನೂ ದಾಲತ್ತಳೂ ನಗರಕ್ಕೆ ಪ್ರಯಾಣ ಮಾಡಿದರು

ಯುದ್ಧ ಸನ್ನಾಹ

ದರಿಯಾಬಾಗಿನ ಸೋನಾಮಹಲು ಪುನಃ ರಾಜವೈಭವದಿಂದ ಪ್ರಕಾಶಮಾನವಾಯಿತು. ಖಾನರವರು ಬಂದ ಸಮಾಚಾರವು ತಿಳಿಯುತ್ತಲೇ ದಿವಾಣರವರು ಬಂದು ಖಾನರನ್ನು ಭೇಟಿ ಮಾಡಿದರು ಒಬ್ಬೊಬ್ಬರಾಗಿ ಪಾಳಯಗಾರರು ಬಂದು ಭೇಟಿ ಮಾಡಲಾರಂಭಿಸಿದರು ಖಾನರು ಮೈಸೂರಿನ ಯುದ್ಧದ ಏರ್ಪಾಡುಗಳನ್ನೆಲ್ಲಾ ಪಾಳಯಗಾರರಲ್ಲಿ ಆಲೋಚಿಸತೊಡಗಿದರು. ಪಾಳಯಗಾರರು ಯುದ್ಧಕ್ಕೆ ಬೇಕಾದ ಸಿದ್ಧಿಯಗಳನ್ನು ಕೊಡುವುದಾಗಿ ಹೇಳಿದರು. ಖಾನನು ಮಹಾರಾಷ್ಟ್ರರು ಮೈಸೂರು

ಮೇಲೆ ದಂಡೆತ್ತಿ ಬರುವುದನ್ನು ತಡೆಯುವುದಕ್ಕಾಗಿ ಸೈನ್ಯದ ಏರ್ಪಾಡುಗಳನ್ನು ಮಾಡಿದನು ಮಲಬಾರಿನ ಕಡೆಯಿಂದ, ಮಂಗಳೂರಿನ ಕಡೆಯಿಂದ ಇಂಗ್ಲಿಷ್ ಸೈನ್ಯಗಳು ಬರುವುದನ್ನು ತಡೆಗಟ್ಟಲು ಸೈನ್ಯದ ಬಂದೋಬಸ್ತು ಮಾಡಿದನು ಈ ಸಮಾಚಾರ ಗಳೆಲ್ಲಾ ಸುಲ್ತಾನರಿಗೆ ತಿಳಿಯಿತು ಅವರಿಗೆ ಇದರಿಂದ ಅತ್ಯಂತ ಸಂತೋಷವಾಯಿತು.

ಸುಲ್ತಾನರಿಗೆ ಇಯಜ್‌ಖಾನರವರು ಕಳುಹಿಸಿದ ಪತ್ರವು ತಲುಪಿತು ಅವರು ಆ ಪತ್ರವನ್ನು ಓದಿದರು ಪುನಃ ಓದಿದರು ಮೈಸೂರು ಯುದ್ಧದಲ್ಲಿ ಜಯವಾದಂತೆಯೇ ಸಂತೋಷಪಟ್ಟರು ಆ ಪತ್ರವು ಈ ಪರಿಯಾಗಿತ್ತು

ಷಹಾಃ-ಷಹಾ ಸುಲ್ತಾನರವರೇ, ಮೈಸೂರಿನ ಯುದ್ಧವು ಪ್ರಾಪ್ತವಾಗುವ ಸಂಭವವು ಬಂದಿದ್ದು ನ-ಗೆ ಮಹತ್ತರ ಕರ್ಷದಾಯಕವಾಗಿದೆ ಎಂದಾದರೊಂದುದಿನ ನಮ್ಮಗಳ ಅದೃಷ್ಟ ಪರೀಕ್ಷೆಯು ರಣಭೂಮಿಯಲ್ಲೇ ಆಗಬೇಕು ಅದು ಮೈಸೂರಿಗೆ ಶ್ರೇಯಸ್ಕರ ಈ ಯುದ್ಧವು ಕೆಲವು ದಿವಸಗಳಲ್ಲಿ ಪೂರೈಸುವ ಯುದ್ಧವಲ್ಲ ಇಂಗ್ಲಿಷರೊಡನೆ ಮರಾಟರೊಡನೆ ಹೈದರಾಬಾದಿನೊಡನೆ ನಾವು ಕೊನೆಮುಟ್ಟುವವರೆಗೆ ಯುದ್ಧ ಮಾಡಿಯೇ ಬಿಡಬೇಕು ಇದಕ್ಕೆ ಅಪಾರವಾದ ಹಣಬೇಕು ಎಷ್ಟು ಹಣವನ್ನಾದರೂ ನಾನು ಒದಗಿಸುತ್ತೇನೆ ನಮಗೆ ಹಣದ ಕೊರತೆಯು ಇಲ್ಲವೇ ಇಲ್ಲ ನಗರದ ಕಡೆಯ ಸೈನ್ಯವನ್ನೆಲ್ಲಾ ಒಂದುಗೂಡಿಸಿ ತರಬೇತು ಮಾಡಿಸಿ ಶತ್ರುಗಳನ್ನು ತಡೆಗಟ್ಟುವ ಏರ್ಪಾಡು ಮಾಡುತ್ತೇನೆ ಶ್ರೀರಂಗಪಟ್ಟಣದ ಸೈನ್ಯವನ್ನು ಮೂರು ಭಾಗ ಮಾಡಬೇಕು ಕೊಯಮತ್ತೂರಿನ ಕಡೆಯಿಂದ ಸೇಲಂ ಕಡೆಯಿಂದ ಇಂಗ್ಲಿಷರ ಸೈನ್ಯಗಳು ಭರದಿಂದ ಬರುತ್ತವೆ ಶ್ರೀರಂಗಪಟ್ಟಣದ ಎರಡುಸೈನ್ಯಗಳು ಎರಡುಕಡೆಗಳಲ್ಲಿ ಹೋಗಿ ನಿಲ್ಲಲಿ ಒಂದು ಸೈನ್ಯವು ಶ್ರೀರಂಗಪಟ್ಟಣದಲ್ಲಿ ರಾಜಧಾನಿಯ ರಕ್ಷಣೆಗೆ ಇರಲಿ, ಯುದ್ಧವು ಸಿದ್ಧವಾದಂತೆಯೇ ! ಇಂಗ್ಲಿಷರಿಗೆ ರಣವೀಳಯವನ್ನು ಕಳಿಸಿ ಮೈಸೂರಿನ ಶಕ್ತಿಯನ್ನು ಒಂದು ಬಾರಿ ಅವರು ನೋಡಲಿ ನಗರವು ಯುದ್ಧಕ್ಕೆ ಸಿದ್ಧವಾಗಿದೆ.

ಇತಿ ತಮ್ಮ ಸೇವಕ,

ಇಯಜ್‌ಖಾಃ

ಟಿಪ್ಪುಸುಲ್ತಾನನು ಮಂತ್ರಿಗಳೊಡನೆಯೂ, ಸೇನಾನಾಯಕರೊಡನೆಯೂ, ಆಲೋಚನೆ ನಡೆಸಿದನು ಅವರುಗಳೆಲ್ಲರೂ ಮೈಸೂರು ರಾಜ್ಯದಲ್ಲಿ ಶತ್ರುಗಳು ಎಷ್ಟು ರಾಜ್ಯವನ್ನು ಅಕ್ರಮಿಸಿದ್ದಾರೆಯೋ ಅದೆಲ್ಲವೂ ನಮ್ಮ ವಶಕ್ಕೆ ಹಿಂದಿರುಗಿ ಬರಲೇಬೇಕು ಮೂರನೆಯ ಯುದ್ಧದಲ್ಲಿ ನಮಗಾದ ಅಪಮಾನವು ಅಳಿಸಿ ಹೋಗಬೇಕು. ಈ ಯುದ್ಧವು ಕೊನೆಯ ಯುದ್ಧ ನಾವು ಈಗ ಯುದ್ಧಕ್ಕೆ ಹಿಂದೆಗರೆ ಇಷ್ಟು ದಿನ ತಮ್ಮ ಉಪ್ಪು ತಿಂದಿದ್ದು ವ್ಯರ್ಥ ಎಂದು ಏಕವಾಕ್ಯತೆಯಿಂದ ನುಡಿದರು ಸುಲ್ತಾನನಿಗೆ ಬಹಳ ಸಂತೋಷವಾಯಿತು ಸುಲ್ತಾನನು ಯುದ್ಧವನ್ನು ನಿಶ್ಚಯಿಸಿಹನು.

ಕುಂಪಣಿಯ ಅಧಿಕಾರಿಗಳಿಗೆ ರಾಯಭಾರಿಗಳ ಮೂಲಕ ಹೇಳಿಕಳುಹಿಸಿದನು. ರಾಯಭಾರಿಗಳು ಮದರಾಸಿಗೆ ಹೋಗಿ ಕುಂಪಣಿಯ ಅಧಿಕಾರಿಗಳನ್ನು ಸಂಧಿಸಿದರು ಮೈಸೂರಿನ ಸುಲ್ತಾನರು ಮೂರು ಕೋಟಿ ರೂಪಾಯಿಗಳನ್ನು ಸಲ್ಲಿಸಿದಾರೆಂದು ಅವರ ಶೀಮೆಯನ್ನು ಅವರಿಗೆ ಬಿಟ್ಟುಕೊಡಬೇಕೆಂದೂ ವಾದಿಸಿದರು ಇಂಗ್ಲೀಷ್ ಅಧಿಕಾರಿಗಳಿಗೆ ಈ ರಾಯಭಾರವು ಅಶ್ಚರ್ಯವನ್ನುಂಟುಮಾಡಿತು ಅವರು ಸಂಧಿ ಪತ್ರದಲ್ಲಿ ಆ ಷರತ್ತಿಲ್ಲವೆಂದೂ, ಮಹಾರಾಷ್ಟ್ರದವರೂ, ಹೈದರಾಬಾದಿನವರೂ, ತಮಗೆ ಸೇರಿದ ರಾಜ್ಯಗಳು ತಮ್ಮದೆಂದೇ ಹೇಳುತ್ತಾರೆಂದೂ, ಹೇಗೆ ಇರಲಿ, ಕೈಗೆ ಬಂದ ರಾಜ್ಯವನ್ನು ತಾವು ಬಿಡಲಾಗುವುದಿಲ್ಲವೆಂದೂ ಖಚಿತವಾಗಿ ತಿಳಿಸಿದರು ಸುಲ್ತಾನರ ರಾಯಭಾರದ ಉದ್ದೇಶವೂ ಇಷ್ಟೆ ಅವರಿಗೆ ರಾಜಿಯು ಬೇಕಾಗಿರಲಿಲ್ಲ ಯುದ್ಧದ ಸಿದ್ಧತೆಗಳೆಲ್ಲಾ ಆಗಿಯೇ ಇತ್ತು

ಶ್ರೀರಂಗಪಟ್ಟಣದ ಸರದಾರರು ಒಂದೊಂದಾಗಿ ಇಂಗ್ಲೀಷರ ವಶದಲ್ಲಿದ್ದ ಊರುಗಳನ್ನು ಆಕ್ರಮಣ ಮಾಡಲಾರಂಭಿಸಿದರು ಉತ್ತರದ ಕಡೆಗೆ ಮಾತ್ರ ಇಯಚ್ ಖಾನನು ತನ್ನ ಗಡಿಯನ್ನು ಬಿಟ್ಟು ಮುಂದೆ ಹೋಗಲಿಲ್ಲ ಯುದ್ಧವಾದರೆ ಚಿತ್ರದುರ್ಗ ನಗರದ ಸ್ಥಾನಗಳೇ ತಮ್ಮ ಕೋಟೆಗಳೆಂದು ಅವರ ಅಭಿಪ್ರಾಯವಿತ್ತು ಮರಾರರ ವಶದಲ್ಲಿದ್ದ ಒಂದು ಊರನ್ನೂ ಅವರು ಆಕ್ರಮಿಸಲಿಲ್ಲ

ನಾನಾಫಡ್ನ ವೀಸನಿಗೆ ಈ ಸಮಾಚಾರಗಳೆಲ್ಲಾ ಬಂತು. ಶ್ರೀರಂಗಪಟ್ಟಣದ ವರು ಇಂಗ್ಲೀಷರನ್ನು ಯುದ್ಧಕ್ಕೆ ಕೇಣಕಿದ್ದಾರೆ ಆದರೆ ನಮ್ಮ ಮೇಲೆ ಕೈಯೆತ್ತಲಿಲ್ಲ ನಾವು ಆಕ್ರಮಿಸಿಕೊಂಡ ಮೈಸೂರು ರಾಜ್ಯದ ಪ್ರದೇಶಗಳನ್ನು ಹಿಂದಕ್ಕೆ ಕೊಡಬೇಕೆಂದು ಕೇಳಲಿಲ್ಲ ಇದೆಲ್ಲಾ ದೌಲತ್‌ರಾಣಿಯವರ ಚಾತುರ್ಯವಿರಬೇಕು ಎಂದು ಆಲೋಚಿಸಿದನು ಹರಿಪಂತನನ್ನು ಕರೆಸಿ ಎಲ್ಲಾ ವಿದ್ಯಮಾನಗಳನ್ನು ಅರುಹಿದನು

ಹರಿಪಂತನು ಸ್ವಾಮಿ, ಇದರಲ್ಲಿ ಅಶ್ಚರ್ಯವೇನಿದೆ. ಮೈಸೂರಿನವರು ಯಾವಾಗಲೂ ನಮ್ಮ ಮೇಲೆ ಕತ್ತಿ ಕಟ್ಟಲೇ ಇಲ್ಲ ಇಂಗ್ಲೀಷರಿಗೆ ನಾವು ಪದೇ ಪದೇ ಏಕೆ ಸಹಾಯ ಮಾಡಬೇಕು. ಎಂದಾದರೊಂದು ದಿನ ಅವರು ನಮ್ಮ ಮೇಲೆ ಯುದ್ಧ ಮಾಡತಕ್ಕವರೇ

ನಾನಾ—ಪಂತರವರೇ, ನಿಮ್ಮ ಮೇಲೆ ದೌಲತ್‌ರವರ ರಾಯಭಾರದ ಪ್ರಭಾವವು ಚೆನ್ನಾಗಿಯೇ, ಆಗಿದೆ ನಮಗೂ-ಇಂಗ್ಲೀಷರಿಗೂ ಒಬ್ಬರಿಗೊಬ್ಬರು ಸಹಾಯ ಕೊಡಬೇಕೆಂದು ಕರಾರಾಗಿರುವುದು ನಿಮಗೆ ಗೊತ್ತಿಲ್ಲವೆ ?

ಹರಿಪಂತ—ಗೊತ್ತಿದೆ, ಮಹಾಸ್ವಾಮಿ. ಅವರ ಸಹಾಯವು ನಮಗೆ ಏಕೆ ಬೇಕು ? ಇಂಗ್ಲೀಷರು ನಮ್ಮನ್ನು ಅಣಗಿಸಬೇಕೆಂದಿದಾರೆ ಕಲ್ಪತ್ತೆಯಿಂದ ಉತ್ತರ ರ್ಷೂಡನೆ ಯುದ್ಧಕ್ಕೆ ನಿಲ್ಲಲು ಅವರಿಗೆ ಧೈರ್ಯವಿಲ್ಲ. ದಕ್ಷಿಣದ ಕಡೆ ಮದ

ರಾಸಿನಿಂದ ಅವರು ಇಲ್ಲಿಗೆ ಬರಬೇಕು ಮಧ್ಯ ಮೈಸೂರಿದ್ದರೆ ನಮಗೆ ಎಷ್ಟೋ ಒಳ್ಳೆ
ಯದು ಅವರಿಗೆ ಮೈಸೂರನ್ನು ಹಾದು ಬರುವುದು ಕಷ್ಟವಾಗುತ್ತೆ

ನಾನಾ—ನಾವು ಅಸು, ಸುಲಭವಾಗಿ ಮೈಸೂರು ಯುದ್ಧವನ್ನು ಬಿಟ್ಟು
ಬಿಡಲು ಸಾಧ್ಯವಿಲ್ಲ

ಪಂತ—ಈ ಬಾರಿ ನಿಷ್ಕಾರಣವಾಗಿ ಯುದ್ಧಕ್ಕೆ ಹೊರಡಬೇಕಾದರೆ ತಾವೇ
ಮುದ್ದು ಹೊರಡಬೇಕು ಮೈಸೂರು ದೇಶದ ಹಬ್ಬಗಿಲಿನಲ್ಲಿಯೇ ಇಯಜ್‌ಖಾನ
ರೊಡನೆ ಯುದ್ಧ ಮಾಡಬೇಕಾಗುತ್ತದೆ

ನಾನಾ— ಪಂತರವರು ಇಯಜ್‌ಖಾನನೊಡನೆ ಯುದ್ಧ ಮಾಡಲು ಭಯಪಡು
ವಂತಿದೆ

ಪಂತ—ಭಯವೆಲ್ಲಿ ಬಂತು ? ಶಸ್ತ್ರ ಹಿಡಿದ ಬ್ರಾಹ್ಮಣನಿಗೆ ಭಯವೆಂದರೇನು?
“ಕ್ಷಣವಿಧ್ವಂಸಿನಿ ಕಾಯೇ ಕಾ ಚಿಂತಾ ಮರಣೇ ರಣೇ” ಆದರೆ,

ನಾನಾ—(ನಗುತ್ತಾ) ಆದರೇನು ?

ಪಂತ—ಇಯಜ್‌ಖಾನನ ಸೈನ್ಯವೆಲ್ಲ ಪಾಳಯಗಾರರ ದಂಡು, ಹಿಂದೂಜನರ
ಸೈನ್ಯ. ಆ ಹಿಂದೂ ದಂಡಿನೊಡನೆ ಹಿಂದೂ ಧರ್ಮಾಭಿಮಾನಿಗಳಾದ ಮರಾಟರು
ಯುದ್ಧ ಮಾಡುವುದೇ ? ಅಷ್ಟೇ ಅಲ್ಲ, ಆ ದೌಲತ್ ಮತ್ತು ರಾಧೆಯವರು

ನಾನಾ—ಆ ರಾಣಿಯವರಿಗೆ ಪಂತರು ಭಯಪಡುವರೇನು ?

ಪಂತ—ಭಯವಲ್ಲ, ಅವರಿಬ್ಬರೂ ಸಾಮಾನ್ಯ ಹೆಂಗಸರಲ್ಲ. ರಣಭೂಮಿಯಲ್ಲಿ
ನಿಂತು ಖಡಾಖಡಿ ಯುದ್ಧ ಮಾಡುತ್ತಾರೆ

ನಾನಾ—ಯುದ್ಧ ಭೂಮಿಯಲ್ಲಿ ಆ ರಾಣಿಯವರುಗಳ ನೇತ್ರಬಾಣಗಳು ಬಿದ್ದರೆ,
ಪಂತರವರು ಭೀಷ್ಮಾಚಾರ್ಯರಂತೆ ಶಸ್ತ್ರಸನ್ಯಾಸ ಮಾಡೋಣಾಗುತ್ತದೇನು?

ಪಂತ—(ಕೋಪದಿಂದ) ಆ ರಾಣಿಯವರೊಡನೆ ಯುದ್ಧಕ್ಕೆ ಸ್ವಯಂ ತಾವೇ
ದಯಮಾಡಿಸಬಹುದು

ನಾನಾ—ನಾನೇ ಹೋದರೆ !

ಪಂತ—ತಾವೇ ಹೋದರೆ, ಲೋಕವು ನಗುತ್ತದೆ ಜಯಾಪಜಯಗಳು
ಯಾರಿಗೂ ಸ್ಥಿರವಲ್ಲ. ಜಗದ್ವಿಖ್ಯಾತರಾದ ಮಂತ್ರಿಗಳು ಸೋತುಹೋದರೆ ಮಹಾ
ರಾಷ್ಟ್ರಕ್ಕೆ ಅಚ್ಚಳಿಯದ ಕಳಂಕ ಗೆದ್ದರೆ, ಹೆಂಗಸರೊಡನೆ ಯುದ್ಧ ಮಾಡಿದರು ಎಂಬ
ಅಸಖ್ಯಾತಿ.

ನಾನಾ—ಸರಿ, ಪಂತರವರೇ ! ದೌಲತ್‌ರವರ ರಾಯಭಾರವು ಸಂಪೂರ್ಣ
ಜಯವಾದಂತೆಯೇ ಆದರೆ ರಾಜನೀತಿಯು ಬೇರಿನಿಧವಾಗಿದೆ. ನಾವು ಸೈನ್ಯವನ್ನು
ತೆಗೆದುಕೊಂಡು ಹೈದರಾಬಾದಿನ ಮಾರ್ಗವಾಗಿ ಮೈಸೂರಿಗೆ ಪ್ರವೇಶ ಮಾಡೋಣ.

ಅಲ್ಲಿ ಏನಾಗುತ್ತದೆಯೋ ನೋಡೋಣ. ಸಂದರ್ಭವು ಹೇಗೆ ಬಂದರೆ ಹಾಗೆ ನಡೆದು ಕೊಳ್ಳೋಣ.

ಈ ಯುಕ್ತಿಯು ಪಂಶರಿಗೂ ಒಪ್ಪಿತು ಮರಾಟರ ಸೈನ್ಯವೂ ಯುದ್ಧಕ್ಕೆ ಅಣೆ ಮಾಡಿ ಹೊರಟಿತು

ಶ್ರೀರಂಗಪಟ್ಟಣದಲ್ಲಿ ಯುದ್ಧ ಸನ್ನಾಹವು ಅಸಾಧಾರಣವಾದುದು ಏನೋ ಒಂದು ವಿಧವಾದ ಹೊಸ ಹುರುಪು ಎಲ್ಲರೂ ಯುದ್ಧಕ್ಕೆ ಹೊರಡುವವರೇ! ಸುಲ್ತಾನರು ಬ್ರಹ್ಮಾಂಡವಾದ ಸಿದ್ಧತೆಯನ್ನು ಮಾಡಿದ್ದರು ನಗರದಿಂದ ಅಪಾರವಾದ ಹಣವು ಬಂದಿತ್ತು ಹಣಕ್ಕೆ ಕೊರತೆಯಿಲ್ಲ ಸೈನ್ಯಕ್ಕೆ ಕುಂದಿಲ್ಲ. ಉತ್ಸಾಹಕ್ಕೆ ಮಿತಿಯಿಲ್ಲ ಈ ಯುದ್ಧದಲ್ಲಿ ಜಯವು ಸಿದ್ಧ ಯುದ್ಧವು ಪೂರೈಸಿದ ಮೇಲೆ ದಕ್ಷಿಣದಲ್ಲಿ ರಾಮೇಶ್ವರದ ವರೆಗೆ ಮೈಸೂರುರಾಜ್ಯ ಜಯಶೀಲರಾದ ಸೇನಾಧಿಪತಿಗಳಿಗೆಲ್ಲಾ ಶಾಲ್ಯದಲ್ಲಿ, ಕೊಯ ಮತ್ತೂರಿನಲ್ಲಿ, ಮದ್ರಾಸಿನಲ್ಲಿ, ತಿರುಚನಾಪಲ್ಲಿಯಲ್ಲಿ, ಮಲಬಾರಿನಲ್ಲಿ ನವಾಬರುಗಳಾಗ ಬಹುದೆಂಬ ಮಹತ್ವಾಕಾಂಕ್ಷೆ! ಇಂಥಾ ಮಹದುತ್ಸಾಹದಲ್ಲಿ ಮೈಸೂರಿನ ಸೇನಾ ಪ್ರವಾಹವು ಕೊಯಮತ್ತೂರು ಕಡೆ, ಮದ್ರಾಸಿನ ಕಡೆಗೆ ಹೊರಟಿತು ಪ್ರತಿದಿನವೂ ಜಯದ ಮೇಲೆ ಜಯದ ಸುದ್ದಿಗಳೇ ಬರುತ್ತಿದ್ದವು

ಕಂಪನಿಯವರಿಗೂ ಈ ಸಮಾಚಾರಗಳೆಲ್ಲಾ ತಲಪಿತು ಅವರು ಪ್ರಬಲವಾದ ಸೈನ್ಯವನ್ನು ಹೊರಡಿಸಿಕೊಂಡು ಮೈಸೂರಿನ ಕಡೆ ಹೊರಟರು ಈ ಯುದ್ಧದಲ್ಲಿ ಶ್ರೀರಂಗಪಟ್ಟಣವನ್ನು ಸಂಪೂರ್ಣವಾಗಿ ನಾಶಮಾಡಬೇಕೆಂದೂ, ಟಿಪ್ಪೂಸುಲ್ತಾನನನ್ನು ಸೆರೆಹಿಡಿದು ಅಮರಣಾಂತ ಬಂಧನದಲ್ಲಿಡಬೇಕೆಂದೂ ಹರ ತೊಟ್ಟರು ಆದರೆ ಇದು ಸಾಮಾನ್ಯವಾದ ಯುದ್ಧವಲ್ಲವೆಂದು ಅವರಿಗೆ ಗೊತ್ತಾಗಿತ್ತು ಟಿಪ್ಪೂಸುಲ್ತಾನನು ಬಹಳ ಸಿದ್ಧತೆಯನ್ನು ಮಾಡಿದ್ದಾನೆಂದೂ ಅವರಿಗೆ ಸಮಾಚಾರ ಬಂದಿತ್ತು! ಪೇಷ್ವೆಯ ವರಿಗೂ, ಹೈದರಾಬಾದಿನ ನಿಜಾಮರವರಿಗೂ ಟಿಪ್ಪೂಸುಲ್ತಾನರವರೇ ಯುದ್ಧವನ್ನು ಎತ್ತಿದ್ದಾರೆಂದೂ, ತಮ್ಮ ಸಹಾಯಕ್ಕೆ ಬರಬೇಕೆಂದೂ ಪತ್ರಗಳನ್ನು ಬರೆದು ರಾಯ ಭಾರಿಗಳನ್ನು ಕಳಿಸಿದರು ಇಂಗ್ಲೀಷರು ಮೈಸೂರಿನ ಮೇಲೆ ಮಹತ್ತರವಾದ ದಂಡನ್ನು ಎತ್ತಿ ಹೊರಟರು

ಮೈಸೂರಿನ ಸೇನಾನಾಯಕರು ನಾಣಿಯೆಂಬಾಡಿ, ವೇಲೂರವರಿಗೆ ಮುಂದ ನುಗ್ಗಿದರು. ಕಂಪನಿಯ ದಂಡು ಮದ್ರಾಸಿನ ಕಡೆಯಿಂದ ಬಂದಿತು ಪರಸ್ಪರ ಹೋರಾ ಟಿಗಳೇನೋ ನಡೆದುವು ಎಲ್ಲಿಯೂ ದೊಡ್ಡ ಯುದ್ಧವಾಗಲಿಲ್ಲ ಕ್ರಮಕ್ರಮವಾಗಿ ಮೈಸೂರಿನ ದಂಡು ಹಿಮ್ಮೆಟ್ಟುತ್ತ ಬಂದಿತು ಪ್ರತಿದಿನವೂ ಕುದುರೆಯ ಸವಾರರು ರಾಜಧಾನಿಗೆ ಸಮಾಚಾರಗಳನ್ನು ತರುತ್ತಿದ್ದರು. ಆ ಸಮಾಚಾರಗಳು ಒಂದಕ್ಕೊಂದು ತಾಳೆ ಇಲ್ಲ.

ಸುಲ್ತಾನನ ಮನಸ್ಸಿನಲ್ಲಿ ಚಿಂತೆಯು ಮೂಡಿತು ಅಲೋಚಿಸತೊಡಗಿದನು ಈ ಸಮಯಕ್ಕೆ ಸರಿಯಾಗಿ ಮಿರ್ ಸಾದಕನು ಬಂದನು ಮಿರ್ ಸಾದಕನಿಗೆ ಸುಲ್ತಾನನ ರಲ್ಲಿ ನೋಡಲಿದ್ದ ಸಲಿಗೆಯು ಈಗಿಲ್ಲ ಆದರೂ ಹಳೆಯ ಸ್ನೇಹದ ಮೇಲೆ ಬಂದು ಸುಲ್ತಾನರಲ್ಲಿ ಧೈರ್ಯವಾಗಿ ಮಾತನಾಡುತ್ತಿದ್ದನು ಅವನಿಗೆ ಅನೇಕ್ಷಣೀಯವಾದುದೇ ದೇನೂ ಇಲ್ಲ ಸುಲ್ತಾನೀ ರಾಜ್ಯದ ವಿಚಾರ ಅವನಿಗೆ ಅತ್ಯಂತ ಹಗುರವಾದ ವಿಚಾರ ರಾಜ್ಯವು ಇದ್ದರೇನು ? ಹೋದರೇನು ? ಟಿಪ್ಪುಸುಲ್ತಾನನ ರಾಜ್ಯಭಾರಕ್ರಮಗಳೊಂದೂ ಅವನಿಗೆ ಒಪ್ಪಿಗೆ ಇಲ್ಲ ಕಂಪನಿಯವರೊಂದಿಗೆ ಯುದ್ಧ ಮಾಡಕೂಡದೆಂದೇ ಅವನ ನಿರ್ಧಾರ ! ಸದಾ ಸರ್ವಕಾಲದಲ್ಲಯೂ ರಣೋತ್ಸಾಹಿಯನಾದ ಸುಲ್ತಾನನಿಗೆ ಇದು ಹೇಗೆತಾನೇ ಸರಿಹೋಗಬೇಕು ಮಿರ್ ಸಾದಕನು ಸುಲ್ತಾನನ ಮನವರಿತು ಮಾತಿಗೆ ನೋದಲು ಮಾಡಿದನು

“ಖಾವಂದರವರೇ ! ಇಂದು ತಮ್ಮ ಚಿತ್ತವು ಇಷ್ಟೊಂದು ಚಿಂತಾಮಗ್ನವಾಗಿರುವುದೇಕೆ ?”

ಸುಲ್ತಾನನು ಮಾತನಾಡಲಿಲ್ಲ. ಬಿರುಗಣ್ಣು ಬಿಟ್ಟು ನೋಡುತ್ತಿದ್ದರು

“ಹುಜೂರು. ಯುದ್ಧವು ದಿನದಿನವೂ ಹತ್ತಿರ ಬರುತ್ತಿದೆ”

“ಹೌದು ! ಹತ್ತಿರ ಹತ್ತಿರ ಬರುತ್ತಿದೆ. ಇದು ಸಾಮಾನ್ಯ ಯುದ್ಧವಲ್ಲ ! ಭಯಂಕರ ಘೋರಯುದ್ಧ ! ನೀನು ಕತ್ತಿಯನ್ನು ಹಿಡಿಯಲರಿಯದ ಹೇಡಿ ! ಗುಂಡಿನ ಶಬ್ದವನ್ನು ತಡೆಯಲಾರದ ಹೆಣ್ಣು ಹೃದಯ, ಶ್ರೀರಂಗಪಟ್ಟಣವನ್ನು ಬಿಟ್ಟು ಹೊರಡು, ಇಂದೇ ಎಲ್ಲಿಗಾದರೂ ಹೋಗಿಬಿಡು

ಹುಜೂರು ನಾನೇಕೆ ಹೋಗಬೇಕು ? ಎಲ್ಲಿಗೆ ಹೋಗಬೇಕು ? ನಾನು ಈ ಯುದ್ಧದಲ್ಲಿ ತಮಗೆ ಏನಾದರೂ ಸೇವೆ ಮಾಡಬೇಕೆಂದು ನಿಶ್ಚಯಿಸಿದ್ದೇನೆ. ಅಪ್ಪಣೆ ಕೊಡಿರಿ !

ನೀನು ಈ ಯುದ್ಧದಲ್ಲಿ ಏನು ಸಹಾಯ ಮಾಡಬಲ್ಲ ಮಿರ್ ಸಾದಕ್ !

ಖಾವಿಂದ್ ! ನನ್ನ ಸಾಹಸವನ್ನು ನೋಡಿರಿ ನಾನು ಶತ್ರುಗಳ ಶಿಬಿರಕ್ಕೆ ಹೋಗುತ್ತೇನೆ ಅಲ್ಲಿ ಮರಾಟರಿಗೂ ಇಂಗ್ಲಿಷರಿಗೂ ವಿರೋಧವನ್ನು ತಂದಿಕ್ಕುತ್ತೇನೆ. ಹೇಗಾದರೂ ತಂತ್ರದಿಂದ ಕುಂಪಣಿಯವರು ಹೆದರಿಕೊಂಡು ಓಡಿಹೋಗುವಂತೆ ಮಾಡುತ್ತೇನೆ

ಒಳ್ಳೆಯದು ಹೋಗು ! ಮರಾಟರಲ್ಲಿ ಮಾತ್ರ ಬಹಳ ಹುಷಾರಾಗಿರಬೇಕು ಅವರ ಸಹವಾಸ ಹಾವಿನ ಸಹವಾಸದಂತೆ. ನೀನು ಅವರ ಕೈಗೆ ಸಿಕ್ಕಿಕೊಂಡರೆ, ಠಾಯಲೂ ಬಿಡುವುದಿಲ್ಲ, ಉಳಿಯುವುದಕ್ಕೂ ಎಡೆಗೂಡುವುದಿಲ್ಲ, ಎಚ್ಚರಿಕೆ !

ಜಹಾಪನಾ ! ನನ್ನ ಸಾಮರ್ಥ್ಯವನ್ನು ಹೇಳಿಕೊಂಡು, ಸನ್ನಿಧಾನದಲ್ಲಿ ವೃಥಾ

ಜಂಭ ಕೊಚ್ಚುವುದಿಲ್ಲ. ಮರಾಟರಾದರೇನು ? ಇಂಗ್ಲೀಷರೇ ಆದರೇನು ಒಂದುಬಾರಿ ಯಾರನ್ನಾದರೂ ಚೆನ್ನಾಗಿ ಮೋಸಮಾಡಬಲ್ಲೆ ! ಆದರೆ ಸುಳಿವು ಯಾರಿಗೂ ಗೋಚರವಾಗುವುದಿಲ್ಲ ಅದು ದೇವರು ನನಗೆ ಅನುಗ್ರಹಿಸಿರುವ ವರ !

ಸಂತೋಷ ! ನಿನ್ನ ಸಾಹಸವನ್ನು ತೋರು ! ಆದರೆ ಇಂತಹ ತಂತ್ರಗಳಿಂದ ಮೈಸೂರಿಗೆ ಜಯವಾಗುವುದಿಲ್ಲ ಪರಾಕ್ರಮದಿಂದಲೇ ನಮಗೆ ಜಯವಾಗಬೇಕು

ಹುಜೂರು, ಮಾರ್ಫ್ ಮಾಡಬೇಕು ನನ್ನದೊಂದು ಪ್ರಶ್ನೆ ಇದೆ ನಮ್ಮ ಪರಾಕ್ರಮಕ್ಕೇನೂ ಕೊರತೆಯಿಲ್ಲ ಅಪಾರ ಸೈನ್ಯವಿದೆ ಪ್ರತಿಷ್ಠಿತರಾದ ಸೇನಾನಾಯಕ ರಿದ್ದಾರೆ ಇಷ್ಟು ಸಂಸತ್ತು ಇದ್ದರೂ ನಮ್ಮ ಸೈನ್ಯಗಳು ದಿನದಿನಕ್ಕೆ ಹಿಮ್ಮೆಟ್ಟುತ್ತಿರುವುದು ಸನ್ನಿಧಾನಕ್ಕೆ ವೇದ್ಯವಿರಬಹುದು ! ಇದಕ್ಕೆ ಕಾರಣವೇನು ?

ನಾನೂ ಅದನ್ನೇ ಚಿಂತಿಸುತ್ತಿದ್ದೇನೆ ಇದರಲ್ಲಿ ಏನೋ ತಂತ್ರವಿರಬಹುದು ಆದರೆ ಅದರಲ್ಲಿ ಒಂದು ರಣಕೌಶಲವನ್ನು ಆಲೋಚಿಸಿದ್ದೇನೆ ಶತ್ರುಗಳು ಮುಂದೆ ಮುಂದೆ ಬಂದರೆ ನಮ್ಮ ಸೈನ್ಯಗಳು ಶತ್ರು ಸೈನ್ಯದ ಹಿಂದೆ ಇದೆ ಹಿಂದುಗಡೆಯಲ್ಲಿ ನಮ್ಮ ಸೈನ್ಯ, ಮುಂದುಗಡೆ ನಮ್ಮ ಸೈನ್ಯ ಮಧ್ಯೆ ಇಂಗ್ಲೀಷರ ಸೈನ್ಯ ಸಿಕ್ಕಿಕೊಂಡರೆ ನಾವು ಅವರನ್ನು ಹುಟ್ಟಡಗಿಸಬಹುದು.

ಈ ರಣವ್ಯೂಹಕೌಶಲವು ಅಮೋಘವಾದುದೇ ಹೌದು ಆದರೆ ನಮ್ಮವರೇ ತಂತ್ರಕ್ಕೆ ಒಳಗಾಗಿದ್ದಾರೆ ಈ ಆಲೋಚನೆಗಳೆಲ್ಲವೂ ವ್ಯರ್ಥವಾಗುತ್ತವೆ

ಬೇಕೂಫ್, ನೀನು ಯಾವಾಗಲೂ ಕೌತಂತ್ರಿ ಮಸಲತ್ತುಗಾರ ! ನೀಚಬುದ್ಧಿಯವ ! ನಿನ್ನ ಪ್ರಶ್ನೆಗೆ ನೀನೇ ಉತ್ತರ ಹೇಳು

ಖಾವಿಂದ್ ! ಎಂದಾದರೊಂದು ದಿನ ಪ್ರಶ್ನೆಗೆ ನಾನೇ ಉತ್ತರ ಹೇಳುತ್ತೇನೆ ಖಾವಂದರವರೇ ನಾನು ಹೋಗುವ ಕಾರ್ಯವು ಅಸಾಧ್ಯ ಸಾಹಸ ಬದುಕಿಬರುತ್ತೇನೋ ಇಲ್ಲವೋ ನನಗೆ ಸಂಶಯ. ನಾನು ಸನ್ನಿಧಾನದಿಂದ ಹೊರಡುವಾಗ ಮನಬಿಚ್ಚಿ ಎರಡ ಮಾತನಾಡಿ ಹೋಗಬೇಕೆಂದು ಆಶೆ ! ಅಪ್ಪಣೆಯಾದರೆ ನನ್ನ ಹೃದಯದ ಯಾತನೆಯನ್ನು ಹೇಳಿಕೊಳ್ಳುತ್ತೇನೆ

ಹೇಳು ಮಿರ್ಸಾದಾಕ್ ! ನಿನ್ನ ಮನಸ್ಸಿನಲ್ಲಿ ಏನಿದೆಯೋ ಅದನ್ನು ಪೂರ್ಣ ಮಾಡುತ್ತೇನೆ.

ಹುಜೂರು, ನಾನು ಬಾಲ್ಯದಿಂದ ತಮ್ಮ ಸ್ನೇಹಿತ ನಾನೆಷ್ಟೋ ತಪ್ಪುಗಳನ್ನು ಮಾಡಿದ್ದೇನೆ ತಾವು ಕ್ಷಮಿಸಿದ್ದೀರಿ. ಈಚೆಗೆ ದೌಲತಾರಾಣಿಯವರ ಸಹವಾಸವು ತಮಗೆ ಬೆಳೆದು ನನ್ನಲ್ಲಿ ಅಹಿತವಾಗಿಡೆ ನನ್ನನ್ನು ಕಂಡರೆ ತಮಗೆ ಆಗುವುದೇ ಇಲ್ಲ ಈ ದುಃಖವು ಎಷ್ಟೋ ಬಾರಿ ನನ್ನ ಹೃದಯದಲ್ಲಿ ಎದ್ದುಬಂದಿದೆ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ಎಷ್ಟೋ ಸಾರಿ ಪ್ರಯತ್ನಪಟ್ಟಿದ್ದೇನೆ ಅದು

ಹೇಡಿಯ ಕೆಲಸವೆಂದು ಅಂತರಾತ್ಮವು ಹಿಂದಕ್ಕೆ ಸೆಳೆಯುತ್ತದೆ ಅದಕ್ಕಾಗಿಯೇ ಈಗ ಶತ್ರುಸೈನ್ಯಕ್ಕೆ ಹೋಗಿ, ಯಾವುದಾದರೊಂದು ಅದ್ಭುತ ಸಾಹಸ ಮಾಡಿ, ಪ್ರಾಣ ಬಿಡಬೇಕೆಂದು ಸಂಕಲ್ಪ ಮಾಡಿದ್ದೇನೆ

ನೀನು ಹುಚ್ಚೆ ! ಭಾವನಾತರಂಗಗಳಿಂದ ಭ್ರಾಂತನಾಗಿದ್ದೀಯೇ ! ದೌಲತ್ ರಾಣಿಯವರು ನಿನಗೇನು ಅಪಕಾರ ಮಾಡಿದರು ?

ಖಾವಿಂದ್, ಅವರ ಮಾತನಾಡಲು ನನಗೆ ಶಕ್ತಿಯಿಲ್ಲ. ಅಧಿಕಾರವಿಲ್ಲ ಅವರ ಹೆಸರಿತ್ತುವುದಕ್ಕೂ ನನಗೆ ಅರ್ಹತೆ ಇಲ್ಲ ಅವರು ಇಂದಲ್ಲ ನಾಳೆ ಮಹಾರಾಣಿಯಾಗಿ ಈ ಸಿಂಹಾಸನವನ್ನೇರುವವರು ಆದರೆ, ಅವರಿಗೆ ನನ್ನ ಮೇಲೆ ಅತ್ಯಂತ ದ್ವೇಷವಿದೆ

ದ್ವೇಷವೇಕೆ ?

ನಗರದ ಯುದ್ಧಕ್ಕೆ ನಾನೇ ಕಾರಣಕರ್ತನೆಂದು ಅವರು ತಿಳಿದಿದ್ದಾರೆ

ನೀನು ಹೇಗೆ ಕಾರಣಕರ್ತ ?

ಹುಜೂರು, ತಮ್ಮ ಪ್ರಣಯಪತ್ರವನ್ನು ನಾನೇ ಅಲ್ಲವೇ ಮೊದಲು ದೌಲತ್ ರಾಣಿಯವರ ಸನ್ನಿಧಾನಕ್ಕೆ ಕೊಂಡು ಹೋದವನು

ಆ ಪತ್ರದಲ್ಲಿ ದೋಷವೇನಿದೆ ಅಂದು ಆ ಪತ್ರವನ್ನು ನೀನು ಕೊಂಡುಹೋಗಿದ್ದಿದ್ದರೂ, ನಾನೇ ಸಾಕ್ಷಾತ್ತಾಗಿ ಹೋಗಿ ಅವರಲ್ಲಿ ಪ್ರಣಯ ಭಿಕ್ಷೆಯನ್ನು ಬೇಡುತ್ತಿದ್ದೆ. ಅದನ್ನು ಅವರು ಚೆನ್ನಾಗಿ ಬಲ್ಲರು

ಹುಜೂರು ! ನಾನೊಂದು ಅಂತರಂಗದ ಮಾತು ಕೇಳುತ್ತೇನೆ. ತಾವು ಇತ್ತೀಚೆಗೆ ಬಹಳ ಸಂತೋಷದಿಂದ ಇದ್ದೀರಿ ಉತ್ಸಾಹಿತರಾಗಿದ್ದೀರಿ ಉತ್ತೇಜಿತರಾಗಿದ್ದೀರಿ ! ಇದಕ್ಕೊಂದು ವಿಶೇಷ ಕಾರಣವಿರಬೇಕು ಅದನ್ನು ನಾನೊಬ್ಬನಲ್ಲದೇ ಬೇರೆಯಾರೂ ಅರ್ಥಮಾಡಿಕೊಳ್ಳಲಾರರು ಕೊಡಗಿನ ವಿಜಯೋತ್ಸವದಿಂದೀಚೆಗೆ ದೌಲತ್ ರಾಣಿಯವರು ತಮ್ಮನ್ನು ವರಿಸಿದ್ದಾರೆಂದು ನಾನು ಊಹಿಸಿದ್ದೇನೆ. ವಿವಾಹವೇ ಆಗಿದೆಯೆಂದು ನಂಬಿದ್ದೇನೆ

ಸುಲ್ತಾನ್—(ದೀರ್ಘ ನಿಶ್ವಾಸವನ್ನು ಬಿಟ್ಟು) ಮಿರ್ ಸಾದತ್, ಅಲ್ಲಿಗೆ ನಿಲ್ಲಿಸು! ಅದೆಲ್ಲಾ ಸುಳ್ಳು ! ದೇವರ ಇಷ್ಟವು ಅದಕ್ಕೆ ವ್ಯತಿರಿಕ್ತವಾಗಿರುವಂತಿದೆ. ನಿನ್ನ ಸಂದೇಹಕ್ಕಿಂತಲೂ ಪ್ರಬಲವಾದ ಸಂದೇಹವು ನನಗಿದೆ, ದೌಲತ್ ರಾಣಿಯವರು ಇಯಜ್ ಖಾನರನ್ನೇ ಮದುವೆಯಾಗಿದ್ದಾರೆಂದು ! ಮಿರ್ ಸಾದತ್ ! ಆ ದೌಲತ್ತಳು ಮೈಸೂರಿನ ಮಹಾರಾಣಿಯಾಗುವುದಿಲ್ಲ ಅದಕ್ಕಿಂತಲೂ ಮಹತ್ತರವಾದ ಶಕ್ತಿ ಅವಳದು ದೌಲತ್ತಳು ಮೈಸೂರಿನ ಅಧಿಷ್ಠಾತ್ರಿಯಾಗುವಳು ಅವಳ ಹೃದಯವು ಅಮೃತದಂತಹುದು ಈ ಯುದ್ಧದಲ್ಲಿ ನಾನು ನಿನಗೆ ದೌಲತ್ತಳ ಅನುಗ್ರಹವನ್ನು ತೆಗೆದು

ಕೊಡುತ್ತೇನೆ. ಹೋಗು, ಇನ್ನು ಹೊರಟುಹೋಗು. ನನ್ನನ್ನು ಏಕಾಂತದಲ್ಲಿ ಬಿಟ್ಟು ಹೋಗು. ಈ ಯುದ್ಧವನ್ನು ಒಂದು ಕ್ಷಣ ಮರೆತು, ಈ ರಾಜ್ಯಾಧಿಕಾರವನ್ನು ಒಂದು ಕಡೆಗಿಟ್ಟು ನನ್ನ ಮನಸ್ಸನ್ನು ಸುಖಸಾಗರದಲ್ಲಿ ತೇಲಿಬಿಡುತ್ತೇನೆ

ಮಾರ್ಸಾದಕನು ನೆಲಮುಟ್ಟಿ ಸಲಾಂ ಮಾಡಿ ಹೊರಟುಹೋದನು

ದೌಲತ್ ! ನೀನು ಎಂತಹ ರಮಣಿ ನಿನ್ನ ಕಣ್ಣುಗಳು ಎಂಥಾ ತೇಜೋಮಯವಾದ ಕಣ್ಣುಗಳು. ನಿನ್ನ ಮಂದಹಾಸವು ಎಂತಹ ಮನೋಹರವಾದುದು, ನಿನ್ನ ಮಾತುಗಳು ಹೇಗೆ ಅಮೃತವನ್ನು ಚೆಲ್ಲುತ್ತವೆ, ನೀನು ನನ್ನನ್ನು ಹುಚ್ಚನನ್ನಾಗಿ ಮಾಡಿರುವೆ. ಇಯಜ್‌ಖಾನನಿಗೂ ಹುಚ್ಚು ಹಿಡಿಸಿರುವೆ, ನೀನು ನಮ್ಮಿಬ್ಬರನ್ನೂ ಅಡಿಗಡಿಗೆ ನೋಸಮಾಡುತ್ತಿರುವೆ, ಇಲ್ಲ ! ನಾವೇ ನಿನ್ನ ನೋಹದ ಮಾಯೆಯಲ್ಲಿ ಸಿಕ್ಕಿ ಅಡಿಗಡಿಗೆ ನೋಸಹೋಗುತ್ತಿದ್ದೇವೆ ನೀನು ರಾಣಿಯಾಗಿದ್ದರ ಈ ಮೈಸೂರಿಗೆ ಇಷ್ಟೊಂದು ಕಷ್ಟಗಳು ಬರುತ್ತಲೆ ಇರಲಿಲ್ಲ ನೀನು ಬುದ್ಧಿಯಲ್ಲಿ ಚತುರೆ, ಶೃಂಗಾರದಲ್ಲಿ ಚತುರೆ, ರಾಜಕೀಯದಲ್ಲಿ ಚತುರ, ಯುದ್ಧವಿಗ್ರಹಗಳಲ್ಲಿ ಚತುರ, ಆ ಭಗವಂತನು ನಿನ್ನ ಪೃಷ್ಠಿಯಲ್ಲಿ ಎಷ್ಟೊಂದು ಚಮತ್ಕಾರವನ್ನು ತೋರಿದ್ದಾನೆ ತಪ್ಪು ನಿನ್ನದಲ್ಲ, ನನ್ನದೂ ಅಲ್ಲ, ಅದು ದೊಡ್ಡ ನವಾಬರ ತಪ್ಪು ಅವರು ಅಂದೇ ನಿನ್ನನ್ನು ಮದುವೆ ಮಾಡಿ ಕೊಟ್ಟಿದ್ದರ ಎಷ್ಟು ಚೆನ್ನಾಗಿತ್ತು ಈ ಸುಲ್ತಾನೀರಾಜ್ಯಕ್ಕಿಂತಲೂ ಅದು ಮಿಗಿಲಾದ ವರಪ್ರದಾನವೆಂದು ಭಾವಿಸುತ್ತಿದ್ದೆ ದೌಲತ್‌ಗಳು ದೊಡ್ಡ ನವಾಬರಿಗೆ ಪ್ರಮಾಣವಚನವನ್ನು ಕೊಟ್ಟಿರಬಹುದು ಆದರೇನು ? ಆದಕ್ಕೂ ಕಾಲವು ಬಂದೇಬಿಟ್ಟಿದೆ ಈ ಯುದ್ಧವು ಪೂರೈಸುತ್ತಲೇ ಅವಳು ನನ್ನನ್ನು ಮದುವೆಯಾಗಲೇ ಬೇಕು. ಇದೇನು ? ಈ ದೌಲತ್‌ಳನ್ನು ವಿವಾಹ ಮಾಡಿಕೊಳ್ಳುವುದು, ಭಗವಂತನನ್ನು ತಪಸ್ಸು ಮಾಡಿದಂತಾಗಿದೆ ಹೌದು, ಅವಳು ಅಂತಹ ದೇವೀ ಮೂರ್ತಿ, ಎಂತಹ ಸೌಂದರ್ಯ, ಎಂತಹ ಬುದ್ಧಿ, ಅದೆಂತಹ ತೇಜಸ್ಸು ನಿಜವಾಗಿ ಈ ದಕ್ಷಿಣಾ ವರ್ತದ ಮಹಾರಾಣಿಯಾಗುವ ಹೆಣ್ಣೇ ಅವಳು ಎಂದು ಆಲೋಚಿಸುತ್ತಿದ್ದನು ಅವನ ಮನಸ್ಸಿನ ಮೇಲೆ ಪ್ರೇಮತರಂಗಗಳು ಎದ್ದು ಬರುತ್ತಿದ್ದವು ಅವನ ಕಣ್ಣುಗಳ ಮುಂದೆ ದೌಲತ್‌ಳು ಬಂದು ನಿಂತಂತೆ ಆಗಿತ್ತು ಥಟ್ಟನೆ ಯುದ್ಧದ ಜ್ಞಾಪಕ ಬಂತು ಈ ಯುದ್ಧವು ದೌಲತ್‌ಳಿಗಾಗಿ, ಈ ರಾಜ್ಯವು ದೌಲತ್‌ಳಿಗಾಗಿ, ನಾನು ದೌಲತ್‌ಳಿಗಾಗಿ, ನನ್ನ ಸರ್ವಸ್ವವೂ ದೌಲತ್‌ಳಿಗಾಗಿ, ದೌಲತ್‌ಳೇ ನನ್ನ ಸರ್ವಸ್ವ ಎಂದು ನುಡಿಯುತ್ತಿದ್ದನು.

ಅಷ್ಟರಲ್ಲಿ ಸೇವಕನು ಮುಂದೆ ಬಂದು ಮುಜರೆ ಮಾಡಿದನು “ಖಾವಿಂದ್ ! ಶತ್ರುಗಳ ಪಾಳಯದಿಂದ ಗುಪ್ತಚಾರರು ಬಂದಿದ್ದಾರೆ” ಎಂದು ಅರಿಕೆ ಮಾಡಿದನು ಅವರನ್ನು ಒಳಗೆ ಕರೆತರುವಂತೆ ಸುಲ್ತಾನನ ಅಪ್ಪಣೆಯಾಯಿತು. ಗುಪ್ತಚಾರರು

ಬಂದು ಕೈ ಮುಗಿದು ನಿಂತುಕೊಂಡರು ಸುಲ್ತಾನನು ಮುಗುಳುನಗುವನ್ನು ನಕ್ಕು ಅವರ ಕ್ಷೇಮಲಾಭವನ್ನು ವಿಚಾರಿಸಿದನು ಅವರನ್ನು ಆಸನದಮೇಲೆ ಕುಳಿತು ಕೊಳ್ಳುವಂತೆ ಸನ್ನೆ ಮಾಡಿದನು ಅನಂತರ ವಿಶೇಷ ಸಮಾಚಾರವೇನೆಂದು ಪ್ರಶ್ನೆ ಮಾಡಿದನು. ಗೂಢಚಾರರು 'ಹುಜೂರು ! ಶತ್ರುಪಾಲಯದ ಸಮಾಚಾರವು ಅಷ್ಟು ಸಂತೋಷಕರವಾಗಿಲ್ಲ ನಾವುಗಳು ಸನ್ನಿಧಾನದಿಂದ ಶತ್ರುಪಾಲಯಕ್ಕೆ ಹೋಗಿ ನೇರಿ ಎರಡುತಿಂಗಳುಗಳಾದುವು ಅಲ್ಲಿ ನಾರಣಪ್ಪನು ಉಚ್ಚು ಕಡಲೆ, ಹುರಿದವಲಕ್ಕೆ ಮಾರುವವನು, ನಾನು ಜ್ಯೋತಿಷ್ಯವನ್ನು ಹೇಳುವವನು ಕಂಪನಿಯ ಸೈನಿಕರೆಲ್ಲಾ ಬಹಳ ಋಷಿಯಿಂದ ಇದ್ದಾರೆ. ಅತ್ಯಂತ ಉತ್ಸಾಹದಿಂದ ಇದ್ದಾರೆ. ಒಂದು ಯುದ್ಧದಲ್ಲಾದರೂ ಅವರಿಗೆ ಸೋಲಾಗಲಿಲ್ಲ ಅವರು ಸುಸೂತ್ರವಾಗಿ ಬರುತ್ತಿದ್ದಾರೆ ಈ ಬಾರಿ ಶ್ರೀರಂಗಪಟ್ಟಣವನ್ನು ನೆಲಸಮಮಾಡದೆ ಬಿಡುವುದಿಲ್ಲವೆಂದು ಹೇಳುತ್ತಾರೆ. ಅವರ ಸೈನ್ಯದಲ್ಲಿ ಹಿಂದೂ ಸೈನಿಕರಿದ್ದಾರೆ ಮಲಬಾರಿಗಳಿದ್ದಾರೆ, ಬ್ರಾಹ್ಮಣ ಮುತ್ಸದ್ದಿಗಳಿದ್ದಾರೆ. ಮಹಾರಾಷ್ಟ್ರ ರಾಯಭಾರಿಗಳಿದ್ದಾರೆ ಆಸೈನ್ಯವು ಬೇಗ ಬೇಗ ರಾಜ್ಯದ ಮೇಲೆ ಬರುತ್ತಿದೆ.

ಒಳ್ಳೆಯದು ಅನೇಕ ಕಡೆಗಳಲ್ಲಿ ನಮ್ಮ ಕಡೆಯವರಿಗೆ ಜಯವಾಗಿದೆಯೆಂದು ಸರ್ಕಾರಿ ಸುದ್ದಿಗಳು ಬಂದಿವೆಯಲ್ಲ, ಆದಕ್ಕೇನು ಹೇಳುವಿರಿ ?

ಏನೂ, ಇಲ್ಲ ಪ್ರಭು ! ಒಂದೊಂದು ವೇಳೆ ಮಧ್ಯೆ ಮಧ್ಯೆ ನಮ್ಮವರು ಬಲವಾಗಿ ಎದುರಿಸಿದ್ದಾರೆ ಅದು ನಮ್ಮ ಸೈನ್ಯಿಕರು ಧಡಿಯಲ್ಲಿಟ್ಟಿರುವ ಭಕ್ತಿ ಕಂಪನಿಯ ಸೈನ್ಯವು ಆ ಮಾರ್ಗವನ್ನು ಬಿಟ್ಟು ಬೇರೆ ಮಾರ್ಗದಿಂದ ಮುಂದೆ ಮುಂದೆ ಬಂದಿದೆ ನಮ್ಮ ಘೌಜುದಾರರುಗಳು ಅತ್ತ ಕಡೆ ನಮ್ಮ ಸೈನ್ಯವನ್ನು ತಿರುಗಿಸಿ ಪುನಃ ಶತ್ರು ಸೈನ್ಯವನ್ನು ಎದುರಿಸಿ ಯುದ್ಧ ಮಾಡಲೇ ಇಲ್ಲ

ನಮ್ಮ ಸೇನಾಧಿಪತಿಗಳು ಹಿಂದುಗಡೆಯಿಂದ ಬಂದು ಶತ್ರು ಸೈನ್ಯದ ಮೇಲೆ ಬಿದ್ದು ಅನನ್ಯ ನಾಶಮಾಡಬಹುದು

ಖಾವಿಂದ್ ! ಅದು ಭ್ರಾಂತಿ. ಶತ್ರುಗಳು ನೂರಾರು ಮೈಲಿಗಳು ಮುಂದುವರಿದು ಬಂದಿದ್ದಾರೆ ಒಂದು ಬಾರಿಯಾದರೂ, ನಮ್ಮ ಸೈನ್ಯಗಳು ಹಿಂದಿಗಿಂದ ಬಂದು ಶತ್ರು ಸೈನ್ಯವನ್ನು ಮುತ್ತಲಿಲ್ಲ.

ಹಾಗಾದರೆ, ನಮ್ಮ ಸೈನ್ಯಗಳು ಏನಾದುವು ? ಸುಲ್ತಾನೀ ಸೈನ್ಯವೆಲ್ಲವೂ ಬೇರೆ ಬೇರೆ ಮಾರ್ಗಗಳಿಂದ ತಿರೋಗಮನ ಮಾಡಿ ರಾಜಧಾನಿಯ ಕಡೆಗೆ ಬರುತ್ತಿವೆ.

ಸುಲ್ತಾನನು ಸ್ವಲ್ಪ ಹೊತ್ತು ಮೌನವಾಗಿದ್ದನು ಅನಂತರ, ರಾಮಣ್ಣನ ಕಡೆ ದೃಷ್ಟಿಸಿ ನೋಡಿ, ಹೀಗಾಗಲು ಕಾರಣವೇನು ? ತಪ್ಪು ಎಲ್ಲಿದೆ ? ಎಂದನು.

ಖಾವಂದರವರೇ ! ಮಾಘ್ ಮಾಡಬೇಕು ಸನ್ನಿಧಾನದಲ್ಲಿ ಅರಿಕೆ ಮಾಡಲು ಭಯವಾಗುತ್ತದೆ

ಭಯವೇಕೆ ? ಹೇಳಿರಿ ! ಗೂಢಚಾರರ ಕೆಲಸವೇ ಅದು ನೀವು ಹೇಳುವುದೆಲ್ಲಾ ಹದಿನಾರಾಣೆ ಕೂಡ ಸತ್ಯವೆಂದು ನಾವು ಭಾವಿಸುವುದೇ ಇಲ್ಲ !

ಖಾವಂದರವರು ಅಸ್ವಣೆ ಕೊಡಿಸುವುದೇನೋ ನಿಜ ! ಈಗ ನಾವು ಹೇಳುವುದನ್ನು ಸೂರ್ಯಚಂದ್ರರಷ್ಟು ಸತ್ಯವೆಂದು ನಂಬೋಣವಾಗಲಿ ! ನಮ್ಮ ಜವಾಬ್ದಾರಿಯು ಎಂತಹುದೆಂದು ನಮಗೆ ಗೊತ್ತು ನಾವು ಹೇಳುವುದು ಸನ್ನಿಧಾನಕ್ಕೆ ನಿಜವೆಂದು ತೋರಲಿ, ಸುಳ್ಳೇ ಎಂದು ತೋರಲಿ, ಸುಳ್ಳೇ ಎಂದು ಸಾಬೀತಾಗಲೀ ಈ ಸಮಾಚಾರವು ಹೇಗೋ ಹೊರಪಟ್ಟು ಯಾವನೋ ನಮ್ಮ ತಲೆಯನ್ನು ತಾರಿಸಿಬಿಡುತ್ತಾನೆಂದು ನಿರ್ಧರ ಮಾಡಿದ್ದೇನೆ ಆದರೂ, ಸನ್ನಿಧಾನದಲ್ಲಿ ಇದನ್ನು ಘಟಕೂಡದೆಂದು ನಿಶ್ಚಯ ಮಾಡಿದ್ದೇನೆ

ಅಂತಹ ವಿಷಯವೇನು ? ಏನಾದರೂ ಪಿತೂರಿ ನಡೆದಿದೆಯೇ ?

ಹೌದು ! ಪಿತೂರಿ ! ಭಯಂಕರವಾದ ಪಿತೂರಿ ! ಉಪ್ಪು ಉಂಡ ಮನೆಗೆ ದ್ರೋಹವೆಣಿಸಿರುವ ಪಿತೂರಿ !

ರಾಮಣ್ಣ, ನಮ್ಮ ಸರ್ಕಾರದಲ್ಲಿ ಹಿಂದೂ ಸರದಾರರು ಯಾರಾದರೂ ಈ ಪಿತೂರಿಯನ್ನು ನಡೆಸಿದ್ದಾರೆಯೇ ?

ಛೆ ! ಛೆ ! ಎಲ್ಲರೂ ಮುಸಲ್ಮಾನ್ ಸರದಾರರು ! ಸನ್ನಿಧಾನಕ್ಕೆ ಆಪ್ತರಂತೆ ನಡೆದುಕೊಳ್ಳುತ್ತಿರುವ ಸೇನಾನಾಯಕರುಗಳು ! ನೈಸೂರು ಯುದ್ಧದಲ್ಲಿ ಗೆಲ್ಲಲಿ ಸೋಲಲಿ ಕಂಪನಿಯವರು ಅವರಿಗೆಲ್ಲಾ ಕಂಪನಿ ರಾಜ್ಯದಲ್ಲಿ ನವಾಬಗಿರಿಯನ್ನು ಕೊಡುವುದಾಗಿ ಭರವಸೆ ಕೊಟ್ಟಿದ್ದಾರೆ, ಬರೆದು ಕೊಟ್ಟಿದ್ದಾರೆ ಹೈದರಾಬಾದ್, ಟಿಪ್ಪಣಿಸುಲ್ತಾನರಂತೆ ನಾವೂ ನವಾಬರಾಗಬಾರದೇಕೆ ? ಎಂದು ಅವರು ದುರಾಶೆ ! ಪಟ್ಟಿದ್ದಾರೆ. ಅಲ್ಲಿದೆ ನಮ್ಮ ಸೋಲಿನ ಗುಟ್ಟು ! ಹುಜೂರು ಮಾಘ್ ಮಾಡಬೇಕು ಇನ್ನು ಒಂದು ವಾರದಲ್ಲಿ ಶತ್ರು ಸೈನ್ಯವು ಮೇಲುಗೋಟಿಯ ಹತ್ತಿರ ಬರುತ್ತದೆ ಇದು ಸತ್ಯ ! ತಾವು ಇದನ್ನು ನಂಬಬೇಕು.

ನೀವು ಹೇಳುವುದು ಬಲು ದೊಡ್ಡ ಸಮಾಚಾರ. ನಾವು ವಿಚಾರಣೆ ನಡೆಸುತ್ತೇವೆ. ಸುಳ್ಳಾದರೆ—

ನಮ್ಮನ್ನು ಶೂಲಕ್ಕೆ ಹಾಕಿಸಬಹುದು

ಗೂಢಚಾರರಿಬ್ಬರೂ ಅಸ್ವಣೆ ಬೇಡಿದರು. ಅವರಿಗೆ ಸಾವಿರ ಸಾವಿರ ವರಹಗಳನ್ನು ಕೊಡುವಂತೆ ಸುಲ್ತಾನರ ಅಪ್ಪಣೆಯಾಯಿತು ! ಈ ಸಂಗತಿಯನ್ನು ಎಲ್ಲಿಯೂ

ದರೂ ಬಾಯಿ ಬಿಟ್ಟೀರಿ ! ಇದು ಯಾವರೀತಿಯಲ್ಲಾದರೂ ಹೊರಗೆ ಬಂದರೆ ನಾಲಿ ಗೆಯನ್ನು ಸೀಳಿಸುತ್ತೇನೆ.

ಹುಕ್ಕುಂ ! ಮಹಾಸ್ವಾಮಿ ! ಅವರಿಬ್ಬರೂ ಹೊರಟು ಹೋದರು.

ಸುಲ್ತಾನನು ಚಿಂತಿಸ ತೊಡಗಿದನು ಇದು ನಿಜವಿರಬಹುದೇ ! ನಿಜವೇ ಇರ ಬೇಕು ಆ ಬ್ರಾಹ್ಮಣರ ಮಾತು ಯುಕ್ತಿ ಯುಕ್ತವಾಗಿದೆ ಆಹಾ ! ಈ ಸೇನಾಧಿ ಪತಿಗಳು ಎಂತಹ ನೀಚರು ಈಗ ನಾವೇನು ಮಾಡಬೇಕು ? ಹೀಗೆ ಸ್ವಲ್ಪ ಹೊತ್ತು ಚಿಂತಾಕ್ರಾಂತನಾಗಿದ್ದನು ಅದರೆ ಸುಲ್ತಾನನು ಇದರಿಂದ ಸ್ವಲ್ಪವೂ ಭಯಭ್ರಾಂತ ನಾಗಲಿಲ್ಲ ಇರಲಿ ! ಭಯವಿಲ್ಲ ! ರಾಜಧಾನಿಯ ಸಮಾಪದಲ್ಲಿಯೇ ಯುದ್ಧವಾಗಲಿ ರಾಜಧಾನಿಯಲ್ಲಿ ಹತ್ತರಷ್ಟು ಸಿದ್ಧತೆ ಇದೆ ಇಯಜ್ಞಖಾನರನ್ನು ಹೇಗಾದರೂ ಈಗ ರಾಜಧಾನಿಗೆ ಕರೆಸಬೇಕು ನಾನು ಅವರು ಇಬ್ಬರೇ ಈ ರಣರಂಗದಲ್ಲಿ ನಿಂತು ಈ ಇಂಗ್ಲೀಷರ ಸರ್ವನೇಯನ್ನು ಸದೆಬಡಿಯ ಬಲ್ಲೆವು ಎಂದು ಘಟ್ಟಿ ಮಾಡಿ ದನು ಪುನಃ ಗೂಢಚಾರರನ್ನು ಕರೆಸಿದನು ರಾಮಣ್ಣ ಮತ್ತು ನಾರಾಣಸ್ವ ಇವ ರಿಬ್ಬರೂ ಬಂದು ನಿಂತರು.

ಸುಲ್ತಾನ—ನೋಡಿರಿ ! ಜೋಯಿಸರೆ ! ನೀವು ಈ ಸಮಯದಲ್ಲಿ ಇಲ್ಲಿ ಇರುವುದಕ್ಕಿಂತಲೂ ಪರಸ್ಥಳದಲ್ಲಿರುವುದು ಮೇಲು ನೀವುಗಳು ನಗರಕ್ಕೆ ಹೋಗಿ ಈ ಸಮಾಚಾರಗಳನ್ನೆಲ್ಲಾ ಇಯಜ್ಞಖಾನರವರಿಗೆ ತಿಳಿಸಿ ನಾವು ಒಂದು ಗುಪ್ತಪತ್ರ ವನ್ನು ಕೊಡುತ್ತೇವೆ. ಅದನ್ನು ಅವರಿಗೆ ತಲಪಿಸಿರಿ ! ಹೇಗಾದರೂ ಅವರನ್ನು ಇಲ್ಲಿಗೆ ಬರುವಂತೆ ಮಾಡಬೇಕು

ಹುಜೂರಿನ ಆಜ್ಞೆಯನ್ನು ಶಿರಸಾ ಪಾಲಿಸುತ್ತೇನೆ.

ಸೋನಾಮಹಲಿನ ಅಂತಃಪುರದಲ್ಲಿ

ದಾಲತ್ತಳು ಯಾವಾಗಲೂ ವಿಲಾಸಮಯಿ ! ರಾಗಮಯಿ ! ರಸಮಯಿ ! ಉತ್ಸಾಹಮಯಿ ! ಭಗವಂತನ ಸೃಷ್ಟಿಯೇ ಅಂತಹ ವಿಚಿತ್ರವಾದುದು ಜಗತ್ತಿನಲ್ಲಿ ಬ್ರಹ್ಮತ್ವವನ್ನು ಬಲ್ಲವರಿದಾರೆ ಆ ಬ್ರಹ್ಮ ಸೃಷ್ಟಿಯ ರಹಸ್ಯವನ್ನು ಕಂಡುಹಿಡಿದವ ರಿಲ್ಲ ಎಲ್ಲಿಯೋ ಒಂದು, ಲಕ್ಷಕ್ಕೊಂದು ಕೋಟಿಗೊಂದು. ದಾಲತ್ತಳಂತಹ ರತ್ನಗಳನ್ನು ಸೃಜಿಸುತ್ತಾನೆ ಈ ರತ್ನಕ್ಕೆ ಸಕಲ ಕಲೆಗಳ ಕುಂದಣವನ್ನು ಹಚ್ಚು ತ್ತಾನೆ ಆ ಜೀವಕಮಲಗಳನ್ನು ಈ ಜಗತ್ತಾಗರದಲ್ಲಿ ತೇಲಿಬಿಟ್ಟು ಆ ಆನಂದವನ್ನು ನೋಡುತ್ತಾನೆ. ಆ ರತ್ನಗಳನ್ನು ನನ್ನದು ನನ್ನದು ಎಂದುಕೊಳ್ಳುವವರು ಕೆಲವರು

ನನಗೆ ಬೇಕು ನನಗೆ ಬೇಕೆಂದು ಹಂಬಲಿಸುವವರು ಹಲವರು. ಅದನ್ನು ತಮ್ಮದೇ ಎಂದು ಧರಿಸುವವರು ಒಬ್ಬಿಬ್ಬರು. ನಿಜವಾಗಿ ಆ ಸಂತೋಷವನ್ನನುಭವಿಸುವವನು ಆ ದೇವರೊಬ್ಬನೇ ಇದನ್ನು ಕಂಡು ಪುರಾಣ ಕವಿಗಳು ಬ್ರಹ್ಮದೇವರು ತಾನೇ ಸೃಷ್ಟಿಸಿದ ಮಗಳನ್ನು ಮದುವೆಯಾದನು ಎಂದು ಕಥೆಯನ್ನು ಕಟ್ಟಿದ್ದಾರೆ ದೌಲತ್‌ಘಂಟಹ ಜಗನ್ನೋಹನ ಸ್ವರೂಪವು ಎಲ್ಲ ಕಾಲಗಳಲ್ಲಿಗೂ ಬರುವುದಿಲ್ಲ, ಎಲ್ಲ ದೇಶಗಳಲ್ಲಿಯೂ ಇರುವುದಿಲ್ಲ ! ಆ ರೂಢ ಸೌಭಾಗ್ಯವು ಮಿಂಚಿನಂತೆ ಲಗನು ಮಾರಿ ತನು ತಂದೊಡ್ಡಿ ಎತ್ತಿಕೊಂಡು ಹೋಗುವ ಪುಷ್ಪ ಸೌಭದಂತೆ ! ಆಕಾಶದಲ್ಲಿ ಕಂಡು ಮಾಯವಾಗುವ ಕಾಮನ ಬಲ್ಲಿನಂತೆ ! ಸ್ವಪ್ನದಲ್ಲಿ ಕ್ಷಣಕ್ಷೇಪಕ್ಕೆ ಕಂಡ ದಿವ್ಯ ಸಾಮ್ರಾಜ್ಯದಂತೆ ಅದನ್ನು ಎಲ್ಲರೂ ನೋಡುವುದು ಹೇಗೆ ? ಬ್ರಹ್ಮನು ಆ ಜೀವ ರತ್ನಗಳನ್ನು ವರ್ಣಿಸುವ ಶಕ್ತಿಯನ್ನು ಕವಿಗಳಿಗೆ ಕೊಟ್ಟಿದ್ದಾನೆ ನನಗೆ ಅಂತಹ ದಿವ್ಯ ಸೌಂದರ್ಯವನ್ನು ವರ್ಣಿಸುವ ಶಕ್ತಿ ಇಲ್ಲ ! ಕಾಳಿದಾಸನು ಶಕುಂತಲೆಯನ್ನು ಬಣ್ಣಿಸಿದ್ದಾನೆ. ಭಾಸನು ವಾಸವದತ್ತಿಯನ್ನು ವರ್ಣಿಸಿದ್ದಾನೆ ಬಾಣಭಟ್ಟನು ಕಾದಂಬರಿಯನ್ನು ಚಿತ್ರಿಸಿದ್ದಾನೆ ಜಯದೇವನು ರಾಧೆಯನ್ನು ಎರಕ ಹೊಯ್ದಿದ್ದಾನೆ ಮಾಘ ಕವಿಯು ನೂರಾರು ಅಮೃತ ಪುತ್ಥಳಿಗಳನ್ನು ನಿರ್ಮಿಸಿದ್ದಾನೆ ಅಲ್ಲದೆ ಆ ವರ್ಣನಾ ಚಮತ್ಕಾರ. ನಮ್ಮಂತಹ ಕತೆಗಾರರಿಗೇಕೆ ಆ ಹಂಬಲ ! ನಾವು ಕತೆಯನ್ನು ಮುಂದುವರಿಸೋಣ.

ಸೋನಾಮಹಲಿನ ಮೇಲು ಅಂತಸ್ತಿನಲ್ಲಿ ಎಡಪಾರ್ಶ್ವದ ಕೋಣೆ ದೌಲತ್‌ಘಂಟಹ ಅಂತಃಪುರ ! ಆ ಕೋಣೆಗೆ ಕೇಸರೀಬಣ್ಣದ ರತ್ನಕಂಬಳಿಯು ಹಾಕಿದೆ ಗೋಡೆಗಳಲ್ಲೂ ಎಳೆಗೆಂಪುಬಣ್ಣ ಮೇಲುಗಡೆ ಚಿನ್ನದ ವರಕುಗಳಿಂದ ಕೆತ್ತಲ್ಪಟ್ಟ ಹವ್ವಿನ ಬಳ್ಳಿಗಳಸಿತಾನ, ನಾಲ್ಕುಮೂಲೆಗಳಲ್ಲಿಯೂ ಮೇಲಿನಿಂದ ತೂಗುಹಾಕುವ ಕಂದೀಲು ದೀಪಗಳು. ಬಾಗಿಲುಗಳಿಗೂ ವಾತಾಯನಗಳಿಗೂ ತೆಳುವಾದ ಕಲಾಪತ್ತಿನ ಫರದಿಗಳನ್ನು ಕಟ್ಟಿಬಿಟ್ಟಿದೆ ಗೋಡೆಯ ಸಕ್ಕದಲ್ಲಿ ಅಣಿಮಾಡಿಟ್ಟ ರಜತಪೀಠಗಳು ಆ ರಜತಪೀಠಗಳ ಮುಂದುಗಡೆ ಗಂಧದ ಮರದ ಕೆತ್ತನೆಯ ಕೆಲಸ ಮಾಡಿದ ಕಾಲುಮಣಿಗಳು. ಆ ಕಾಲುಮಣಿಗಳ ಮೇಲೆ ಸ್ವರ್ಣಪುತ್ಥಳಿಗಳು, ಪುತ್ಥಳಿಗಳ ಮುಕುಳಿತ ಹಸ್ತದಲ್ಲಿ ಪುಷ್ಪಗುಚ್ಛಗಳು, ಇಂತಹ ಭವ್ಯವಾದ ಅಂತಃಪುರದಲ್ಲಿ ವಿಶಾಲವಾದ ರಘುಣೀಯವಾದ ದಂತದ ಕೆತ್ತನೆಯ ಕೆಲಸ ಮಾಡಿದ ಪರ್ಯಂಕ ಆ ಪರ್ಯಂಕದ ಮೇಲೆ ಹಂಪತೂಲಿಕಾಕಲ್ಪ, ಕುತ್ತಣಿಯ ದಿಂಬುಗಳು ಆ ದಿಂಬುಗಳ ಮೇಲೆ ದೌಲತ್‌ಘಂಟಹ ಅರ್ಧಶಾಯಿತಾವಸ್ಥೆಯಲ್ಲಿ ಮಲಗಿದ್ದಳು ' ಚಂದ್ರಗಾವಿಬಣ್ಣದ ಶೀರೆಯನ್ನು ಟ್ಟಿದ್ದಳು. ಕಪ್ಪುಬಣ್ಣದ ರೇಶಿಮೆಯ ಕುಪ್ಪಸವನ್ನು ತೊಟ್ಟಿದ್ದಳು ಆ ಕಂಚುಕವು ಧೌಲತ್‌ಘಂಟಹ ಬಿಳಿಯ ಕಂಠವನ್ನು ಎತ್ತಿ ತೋರುತ್ತಾ ಬಿಗಿಯುತ್ತಿತ್ತು ಆ ಕಂಠದಲ್ಲಿ

ಮುಕ್ತಾಹಾರವು ರಂಜಿಸುತ್ತಿತ್ತು. ಕಿವಿಗಳಲ್ಲಿ ನೇರಳೆಯಹಣ್ಣಿನಂತಹ ನೀಲಮಣಿಗಳು ಕಂಗೊಳಿಸುತ್ತಿದ್ದವು. ಬಿಚ್ಚಿದ ಕಚವು ಮೈಮೇಲೆ ಹಾರಾಡುತ್ತಿದ್ದಿತು. ದಾಲತ್ತಳು ದಿಂಬಿನ ಮೇಲೆ ಕೈಯಿಟ್ಟುಕೊಂಡು ಆ ಕೈಮೇಲೆ ತಲೆಯನ್ನೊರಗಿಸಿ ಆಲೋಚನಾ ಮಗ್ನಳಾಗಿದ್ದಳು.

ಇಯಜ್‌ಖಾನನು ಮೆಲ್ಲಡಿಯಿಡುತ್ತಾ ಆ ಅಂತಃಪುರವನ್ನು ಪ್ರವೇಶಿಸಿದನು. ಪರ್ಯಂಕದಲ್ಲಿ ಅರ್ಧಶಾಯಿತಾವಸ್ಥೆಯಲ್ಲಿರುವ ದಾಲತ್ತಳನ್ನು ಕಂಡನು. ಸ್ವಲ್ಪ ಹೂತ್ತು ನಿಂತಲ್ಲಿಯೇ ನಿಂತು ದಾಲತ್ತಳ ಸೌಂದರ್ಯವನ್ನು ನೋಡುತ್ತಿದ್ದನು. ಹಾಗೆಯೇ ಮುಂದುವರಿದು ಪರ್ಯಂಕದ ಸಮೀಪದಲ್ಲಿ ಹೋಗಿ ನಿಂತನು. ದಾಲತ್ತಳ ದೃಷ್ಟಿಯು ಖಾನನ ಕಡೆ ಬೀಳಲೇ ಇಲ್ಲ. ಪರ್ಯಂಕದ ಮೇಲೆ ಕುಳಿತು ದಾಲತ್ತಳ ಭುಜವನ್ನು ಮೃದುನಾಗಿ ತಟ್ಟಿದನು. ದಾಲತ್ತಳು ಗಾಬರಿಯಿಂದ ಜಗ್ಗನೆದ್ದಳು. ಸಮೀಪದಲ್ಲಿ ಕುಳಿತಿದ್ದ ಖಾನನ ಮುಖವನ್ನು ನೋಡಿ ನಕ್ಕಳು.

ರಾಣಿಯವರು ಇಷ್ಟೊಂದು ಯೋಚನಾಕ್ರಾಂತರಾಗಿರುವುದೇತಕ್ಕೆ ?

ಏತಕ್ಕೆ ! ತಿಳಿಯುವುದಿಲ್ಲವೇ ? ಯುದ್ಧದ ಸಮಾಚಾರವನ್ನು ಕೇಳುತ್ತಿಲ್ಲವೇ ?

ಈ ದಿನ ರಾಜಧಾನಿಯಿಂದ ಬಂದಿರುವ ಗೂಢಚಾರರು ನಿಮಗೆ ಎಲ್ಲವನ್ನೂ ತಿಳಿಸಲಿಲ್ಲವೆ ?

ತಿಳಿಸಿದರು ! ತಿಳಿದುಕೊಂಡೆ !

ಸರಿ ಮತ್ತೇನು ಬೇಕು ಈಗ ಯುದ್ಧವು ರಾಜಧಾನಿಯನ್ನು ಸಮೀಪಿಸುತ್ತಿದೆ. ಈ ಯುದ್ಧದಲ್ಲಿ ಶ್ರೀರಂಗಪಟ್ಟಣವು ಹಾರಿಹೋಗುತ್ತದೆ ಸುಲ್ತಾನರು ಕಂಪನಿಯವರ ಬಂದಿಗಳಾಗಿ ಆಮರಣಾಂತ ಕಾರಾಗೃಹದಲ್ಲಿ ಕೊಳೆಯಬೇಕಾಗುತ್ತದೆ.

ಖಾನನು ನಗುವನ್ನು ನಕ್ಕು, ವೀರರಮಣಿಯಾದ ನೀನು ಇಷ್ಟೊಂದು ಭಯಪಡುವ ಹಂಗನೆಂದು ನಾನೆಂದೂ ಭಾವಿಸಿರಲಿಲ್ಲ ! ದಾಲತ್ ! ಯುದ್ಧಶಾಸ್ತ್ರವನ್ನರಿ ಯೆಯಾ ನೀನು ! ಶ್ರೀರಂಗಪಟ್ಟಣದಲ್ಲಿ ಎಷ್ಟು ಸೈನ್ಯವಿದೆ ಎಷ್ಟು ತೋಪುಗಳಿವೆ. ನಮ್ಮ ನಗರದ ಸೈನ್ಯದ ಬಲವೆಷ್ಟು ? ಯುದ್ಧವು ಆರಣಿಯಲ್ಲಿ ಆದರೇನು ? ಶ್ರೀರಂಗ ಪಟ್ಟಣದಲ್ಲಿಯೇ ಆದರೇನು ? ಕಂಪನಿಯವರ ಸೈನ್ಯ ನಮ್ಮ ಸೈನ್ಯದ ಅರ್ಧದಷ್ಟಿಲ್ಲ ! ಮರಾಟರ ಸೈನ್ಯವು ಬಂದುಬಿಡುತ್ತೆಂದು ಕಂಪನಿಯವರು ಆಶೆ ಇಟ್ಟುಕೊಂಡಿದ್ದಾರೆ. ಮರಾಟರ ಸೈನ್ಯವು ಬರುವುದೇ ಇಲ್ಲ ! ಬಂದರೂ ಯುದ್ಧಮಾಡುವುದಿಲ್ಲ ! ಯುದ್ಧಕ್ಕೆ ನಿಂತರೂ ಈ ಬಾರಿ ಅವರ, ನಮ್ಮ ಸೈನ್ಯಕ್ಕೆ ಎಣೆಯಿಲ್ಲ.

ದಾಲತ್ — (ನಗುತ್ತಾ) ನಿಮ್ಮ ಆಕಾಶಪುರಾಣವೆಲ್ಲವೂ ಸರಿಯಾಗಿಯೇ ಇದೆ. ನೀವು ಎಲ್ಲಿ ? ನಿಮ್ಮ ಸೈನ್ಯವೆಲ್ಲಿ ? ರಾಜಧಾನಿಯಿರುವುದೆಲ್ಲಿ ? ಯುದ್ಧವೆಲ್ಲಿ ? ನನಗೊಂದೂ ಅರ್ಥವಾಗುವುದಿಲ್ಲ.

ರಾಣಿಯವರೇ ! ಇದೆಲ್ಲಾ ನನಗೆ ಹದಿನೈದು ದಿನಗಳ ಹಿಂದೆಯೇ ತಿಳಿದಿತ್ತು. ರಾಜಧಾನಿಯ ಗೂಢಚಾರರು ಇಲ್ಲಿಗೆ ಒಲುವ ಮುಂಚೆಯೇ ನಮ್ಮ ಗೂಢಚಾರರು ಸಮಾಚಾರಗಳನ್ನು ಬೇಧಿಸಿ ತಿಳಿದುಕೊಂಡು ಬಂದು ತಿಳಿಸಿದ್ದರು ನಮ್ಮ ಸೈನ್ಯಗಳು ರಾಜಧಾನಿಯ ಕಡೆ ಹೊರಟು ಹತ್ತು ದಿನಗಳಾಯಿತು ನಾವು ಒಳ ಮಾರ್ಗದಿಂದ ಗವಾಗಿ ಪ್ರಯಾಣ ಮಾಡಿ ಆ ಸೈನ್ಯಕ್ಕೆ ಸೇರುತ್ತೇವೆ.

ಖಾನರವರೇ, ಸುಲ್ತಾನರವರು ನಿಂತು ಯುದ್ಧ ಮಾಡಿದರೆ ಶ್ರೀರಂಗಪಟ್ಟಣಕ್ಕೆ ಏನೇನೂ ಭಯವಿಲ್ಲ

ದಾಲತ್ ! ಎಲ್ಲವೂ ನಿನ್ನ ಪ್ರಭಾವ ! ನಿನ್ನ ಪರಮಾನುಗ್ರಹವು ಸುಲ್ತಾನರ ಮೇಲಿರುವಾಗ ಭಯವೆಂದರೇನು ?

ದಾಲತ್ತಳು ನಾಚಿಕೆಯಿಂದ ಮುಖವನ್ನು ತಗ್ಗಿಸಿ, ಖಾನರವರೇ ! ನನ್ನ ಅನುಗ್ರಹವೆಂದರೇನು ? ತಮ್ಮ ಭುಜಬಲ ಪರಾಕ್ರಮ, ಸುಲ್ತಾನೀ ರಾಜ್ಯವು ಉಳಿಯುವುದು, ಅಳಿಯುವುದು, ತಮ್ಮ ಪ್ರಭಾವದಿಂದ ಆದರೂ ನನಗೇಕೋ ಭಯವಾಗುತ್ತದೆ ಮನಸ್ಸು ಅಳುಕುತ್ತದೆ

ದಾಲತ್, ಅಳುಕುವುದೇಕೆ ? ಈ ಯುದ್ಧದಲ್ಲಿ ನಮಗೆ ಜಯವಾಗುವುದು ಖಂಡಿತ, ನಾನು ಮಹತ್ತರವಾದ ಸೈನ್ಯವನ್ನು ರಾಜಧಾನಿಯ ಕಡೆಗೆ ಹೊರಡಿಸಿದೆನೆ.

ಈ ಯುದ್ಧವನ್ನು ಎತ್ತಿ ಕಟ್ಟಿದವಳು ನೀನು, ಇಂಥದೊಂದು ಮಹಾಯುದ್ಧವಾಗಬೇಕೆಂದು ನನ್ನ ಸಂಕಲ್ಪವಿತ್ತು ಈ ಯುದ್ಧವಾಗದಿದ್ದರೆ ನಮ್ಮ ರಾಜ್ಯವು ಸ್ಥಿರವಿಲ್ಲ. ಅಂಥಾ ಯುದ್ಧವು ನಮಗೀಗ ಸಂಭವಿಸಿದೆ ಇದಕ್ಕಿಂತ ಸಂತೋಷಕರವಾದುದು ಬೇರಾವುದೂ ಇಲ್ಲ ನಾನು ನಾಳೆಯದಿನ ಯುದ್ಧಕ್ಕೆ ಹೊರಡುವುದನ್ನು ನಿಶ್ಚಯ ಮಾಡಿದೇನೆ ಅದನ್ನು ನಿನಗೆ ಹೇಳಿ ಹೋಗೋಣವೆಂದು ಇಲ್ಲಿಗೆ ಬಂದೆ.

ಖಾನರವರೇ ! ತಾವು ಯುದ್ಧಕ್ಕೆ ಹೊರಟುದು ಬಲು ಆನಂದದ ಸುದ್ದಿ ನಮಗೆ ಹೇಳಿ ಹೋಗುವುದೆಂದರೇನು ? ನಾನೂ, ರಾಧಾರಾಣಿಯೂ ತಮ್ಮ ಜೊತೆಯಲ್ಲೇ ಯುದ್ಧಕ್ಕೆ ಹೊರಡುವವರು ನಾವು ಸಿದ್ಧರಾಗಿದ್ದೇವೆ

ದಾಲತ್, ನೀನು ಯುದ್ಧಕ್ಕೆ ಬರುವುದೆಂದರೇನು ! ಈ ಯುದ್ಧವು ಸಾಮಾನ್ಯವಾದುದೆಂದು ಭಾವಿಸಿರುವೆಯಾ ?

ಖಾನರವರೇ ! ಇದು ಸಾಮಾನ್ಯ ಯುದ್ಧವೆಂದು ನಾನು ಬಗ್ಗಿದ್ದಿಲ್ಲ. ಸಾಮಾನ್ಯ ಯುದ್ಧವಾಗಿದ್ದರೆ ನಾನು ಇಷ್ಟು ಚಿಂತಿಸುತ್ತಲೇ ಇರಲಿಲ್ಲ ಇದು ಮಹಾಯುದ್ಧವೆಂದು ನಾನು ಬಲ್ಲೆ. ಅದರಿಂದಲೇ ನಾನು ಈ ಯುದ್ಧಕ್ಕೆ ಬರಲು ಇಷ್ಟು ಉತ್ಸಾಹ

ನಿಂದಿರುವುದು ಈ ಯುದ್ಧದಲ್ಲಿ ಮೈಸೂರು ಉಳಿಯಬೇಕು, ಇಲ್ಲವೇ ಅಳಿಯ ಬೇಕು ನೀವೂ ಸುಲ್ತಾನರವರು ಎಷ್ಟು ಪೌರುಷದಿಂದ ಯುದ್ಧಮಾಡಬಲ್ಲರೋ ನಾನೂ ರಾಧಾರಾಣಿಯೂ, ಅಷ್ಟೇ ಪರಾಕ್ರಮದಿಂದ ಯುದ್ಧ ಮಾಡಬಲ್ಲೆವು ನಾನು ಬದುಕಿರುವುದೇ ಈ ಕಡೆಯ ಯುದ್ಧಕ್ಕಾಗಿ ನಾನು ನಿಮಗೆಷ್ಟು ಕಷ್ಟಗಳನ್ನು ತಂದೊಡ್ಡಿದೇನೆ ಆ ಸುಲ್ತಾನರಿಗೆಷ್ಟು ಮನ ನೋಯಿಸಿದೇನೆ ಅದೆಲ್ಲವೂ ಈ ಯುದ್ಧಕ್ಕಾಗಿಯೇ. ನೀವು ಇಷ್ಟು ದಿನ ವನವಾಸಮಾಡಿದ್ದು ನನ್ನ ಈ ಮಹತ್ವಾಕಾಂಕ್ಷೆಗಾಗಿಯೇ ಅಲ್ಲವೇ ? ಈ ನಗರದ ಮಹಾ ಸೈನ್ಯವು ಜೀವದ ಮೇಲೆ ಹಂಗು ತೊರೆದು ಯುದ್ಧಕ್ಕೆ ಹೊರಟಿರುವುದು ನನ್ನ ಉದ್ದೇಶದಿಂದಲೇ ಅಲ್ಲವೇ ? ನಾನು ಈ ಯುದ್ಧ ಭೂಮಿಯಲ್ಲಿ ನಿಂತು ನನ್ನ ಶರೀರದಲ್ಲಿ ಕಡೆಯ ರಕ್ತಬಿಂದುವಿರುವವರೆಗೆ ಹೋರಾಡುತ್ತೇನೆ ನೀವು ಎಷ್ಟು ಪ್ರಯತ್ನ ಮಾಡಿದರೂ ನನ್ನನ್ನು ಈ ಯುದ್ಧದಿಂದ ತಪ್ಪಿಸಲಾರಿರಿ, ನನ್ನ ಮನಸ್ಸೆಲ್ಲವೂ ಯುದ್ಧದಲ್ಲಿಯೇ ಇದೆ ಫರಂಗಿಯವರು ನೋಡಲಿ ಮಹಾರಾಷ್ಟ್ರರು ಪ್ರತ್ಯಕ್ಷವಾಗಿ ನೋಡಲಿ, ಈ ನವಾಬರ ಮಗಳು ಎಂತಹ ಭೈರವಿ ಎಂಬುದನ್ನು

ಖಾನನು ನಗುತ್ತಾ ದೌಲತ್ ರಾಣಿಯವರು ಇಷ್ಟು ಉದ್ದೇಶ ಗೊಳ್ಳುವ ಕಾರಣ ವಿಲ್ಲ ನೀವು ಯುದ್ಧಭೂಮಿಯಲ್ಲಿದ್ದರೆ ನನಗೆ ಎಷ್ಟೋ ಬಲ ಮಹಾರಾಣಿಯವರು ಯುದ್ಧಕ್ಕೆ ಹೊರಡಬಹುದು. ನಾನು ತಮ್ಮ ಜೊತೆಯಲ್ಲಿ ಬರುತ್ತೇನೆ ಆ ವಿಜಯ ಕೀರ್ತಿಯು ದೌಲತ್ ರಾಣಿಯವರಿಗೇ ಬರಲಿ

ದೌಲತ್ ರಾಣಿಯು ಇಯಜ್ ಖಾನನು ಅಂತಃಪುರದಲ್ಲಿ ಬಲು ಹೊತ್ತು ಮಾತನಾಡುತ್ತಿದ್ದರು ಮರುದಿನ ಪ್ರಾತಃಕಾಲ ಖಾನನೂ ದೌಲತ್ ಮತ್ತು ರಾಧಾರಾಣಿಯವರೂ ಯುದ್ಧಕ್ಕೆ ಹೊರಡುವುದು ನಿಶ್ಚಯನಾಯಿತು

ನಿಚಿತ್ರ ಗೂಢಚಾರರು

ಮೇಲುಕೋಟೆಯ ಸಮೀಪದಲ್ಲಿ ಕುಂಪಣಿಯವರ ದಂಡು ಬಿಟ್ಟಿದೆ. ಈ ಪಾಳಯವು ಅಗಾಧವಾಗಿದೆ ಪೂರ್ವ ಪಶ್ಚಿಮ ಏಳು ಮೈಲಿಗಳು ದಕ್ಷಿಣೋತ್ತರ ಆರು ಮೈಲಿಗಳು. ಈ ಪಾಳಯವು ಅಷ್ಟು ವಿಸ್ತಾರವಾಗಿದೆ ಸುತ್ತಲೂ ಫಿರಂಗಿಗಳು ಇಡಲ್ಪಟ್ಟಿವೆ ಒಳಗಡೆ ಸಾವಿರಾರು ಗುಡಾರಗಳು ಒಳಗಡೆ ಫಿರಂಗಿ ಸೈನಿಕರು, ದೇಶೀ ಸೈನಿಕರು, ಬೇರೆ ಬೇರೆ ಬಿಡದಿಗಳನ್ನು ಮಾಡಿಕೊಂಡಿದ್ದಾರೆ ಶಿಬಿರದ ಮಧ್ಯಭಾಗದಲ್ಲಿ ಸರದಾರರ ವಿಶಾಲವಾದ ಗುಡಾರಗಳು ಆ ಗುಡಾರಗಳ ಮೇಲೆ ಬ್ರಿಟಿಷ್ ಬಾವುಟಗಳು ಹಾರಾಡುತ್ತಿವೆ ಈ ಪಾಳಯದ ಹೊರವಲಯದಲ್ಲಿ ಕುದುರೆ ಶಿಪಾಯಿಗಳು ಸುತ್ತುವರಿಯುತ್ತಾ ಪಹರೆ ಕೊಡುತ್ತಿದ್ದಾರೆ. ಶಿಬಿರದ ಹೊರಗಡೆ ಅಂಗಡಿಗಳು, ಪಾನ

ಗೃಹಗಳು, ಮಿರಾಯಿ ಅಂಗಡಿಗಳು ಎಲ್ಲವೂ ಜಗಜಗಿಸುತ್ತಿವೆ ಸೈನಿಕರು ಅಲ್ಲಿ ಬಂದು ತಿಂದುಂಡು ಮೆರೆಯುತ್ತಾರೆ. ಒಲ್ಲಲ್ಲಿ ಆಟವಾಟದವರು ತಮ್ಮ ಚಾತುರ್ಯವನ್ನು ತೋರಿ ಕಾಸು ಕಿತ್ತುಕೊಳ್ಳುತ್ತಿದ್ದಾರೆ ಮಹಾರಾಷ್ಟ್ರದೇಶದ ದೊಂಬರಾಟದ ಗುಂಪೊಂದು ದೂರದಲ್ಲಿ ಗಣಕಟ್ಟಿ ಸಾಹಸವನ್ನು ತೋರುತ್ತಿದೆ ಇಂಗ್ಲೀಷ್ ಸೈನಿಕರು ಸುತ್ತಲೂ ನೆರೆದು ಆ ಸಾಹಸವನ್ನು ನೋಡಿ ಆಶ್ಚರ್ಯಪಡುತ್ತಿದ್ದಾರೆ ಆಟವು ಮುಗಿಯುವ ಹೊತ್ತಿನಲ್ಲಿ ನರ್ತಕಿಯೊಬ್ಬಳು ದೊಂಬರ ಗುಡಾರದಿಂದ ಕುಣಿಯುತ್ತ ಕುಣಿಯುತ್ತ ಬಂದಳು. ಎಲ್ಲರ ದೃಷ್ಟಿಯೂ ಅವಳ ಕಡೆ ತಿರುಗಿತು, ಅನೋಘವಾದ ನರ್ತನ! ಬಿಳಿಯ ಶೀರೆಯನ್ನುಟ್ಟು ವಿಳರ ಕಚ್ಚಿಯನ್ನು ಕಟ್ಟಿದಾಳೆ ಕಪ್ಪು ಬಣ್ಣದ ರೇಶಿಮೆಯ ಕಂಚುಕವು ಎದೆಯನ್ನು ಬಿಗಿಯುತ್ತಿದೆ ಕೆಂಪು ಬಣ್ಣದ ನಡುಕಟ್ಟು ಕಟ್ಟಿಪ್ರದೇಶದಲ್ಲಿ ಬಿಗಿದು ಕಟ್ಟಲ್ಪಟ್ಟಿದೆ ತಲೆಯ ಮೇಲೆ ನವಿಲುಗರಿಯಿಂದ ತಯಾರಿಸಲ್ಪಟ್ಟ ಕಿರೀಟ. ಕೇಶಧಾಮವು ಬೆನ್ನಿನ ಮೇಲೆ ಹಾರಾಡುತ್ತಿದೆ ಕೊರಳಲ್ಲಿ ದೊಡ್ಡ ಮುತ್ತುಗಳ ಶರಡು ಕಂಠವನ್ನು ಸುತ್ತಿಕೊಂಡಿದೆ ಮುಂಗೈಯಲ್ಲಿ ಹವಳದ ಕರಬಂಧ. ಕಾಲುಗಳಲ್ಲಿ ಗೆಜ್ಜೆಗಳ ಕಿಂಕಣಿ ಕೈಯಲ್ಲಿ ಖಂಜರಿ ಹಣೆಯಲ್ಲಿ ದೊಡ್ಡ ಕುಂಕುಮದ ಬೊಟ್ಟು ಗೋರಂಟಿಯ ಬಣ್ಣದಿಂದ ರಂಜಿಸುವ ಹಸ್ತ ಪಾದಗಳು ಉಜ್ವಲವಾದ ಕಣ್ಣುಗಳು. ಕುಣಿಕುಣಿಯುತ್ತ ಬಂದ ಆ ನರ್ತಕಿಯ ಆ ಚಂಚಲ ನೇತ್ರಗಳು ಪ್ರೇಕ್ಷಕರ ಕಣ್ಣುಗಳನ್ನು ಸೆಳೆಯುತ್ತಿವೆ ಆ ಕುಣಿತವನ್ನು ನೋಡಿ ಸೈನಿಕ ರೆಲ್ಲರೂ ಮೈಮರೆತಿದಾರೆ ಕೊನೆಯಲ್ಲಿ ಆ ನರ್ತಕಿಯು ಒಂದುಹೂಜಿಯನ್ನು ಅಂಗೈ ಮೇಲಿಟ್ಟುಕೊಂಡು ಕುಣಿಯತೊಡಗಿದಳು ಆ ಹೂಜಿಯು ಅವಳ ಕೈಯಲ್ಲಿ ಚಿಂಡಿ ನಂತೆ ಆಡುತ್ತಿದ್ದಿತು. ಹೂಜಿಯು ಭಾರವಾಗಿದ್ದಂತೆ ಭಾಸವಾಗುತ್ತಿತ್ತು ಅದರಲ್ಲಿ ಏನಿದೆ ? ಏನಿದೆ ಎಂದು ಎಲ್ಲರೂ ಕುತೂಹಲಾವಿಷ್ಟರಾಗಿದ್ದರು ಸುತ್ತಲೂ ನಿಂತಿದ್ದ ಆ ಸೈನಿಕರು ಅವಳ ಮೇಲೆ ನಾಣ್ಯಗಳನ್ನು ಎಸೆಯುತ್ತಿದ್ದರು ಕೊನೆಯಲ್ಲಿ ಆ ನರ್ತಕಿಯು ಒಂದೇ ಒಂದು ಚರಣವನ್ನು ಹಾಡಿದಳು

ಮಧು ಮಧುಕರ ಮನಕಿದು ಸುಖಕರ ಮಧುವ ನೀಡುವೆ

ಈ ಚರಣವನ್ನು ಹಾಡುತ್ತಾ ಆ ಜಾಜ್ಜಲ್ಯಮಾನವಾದ ನೇತ್ರಗಳನ್ನು ತಾಗಿ ಸುತ್ತಾ, ಸುತ್ತಲೂ ಒಂದು ಸುತ್ತು ತಿರುಗಿ ಶಿಲಾಪ್ರತಿಮೆಯಂತೆ ನಿಂತಳು

ಎಲ್ಲರೂ ಆ ಹೂಜಿಯನ್ನು ಕೊಡಿರಿ! ಕೊಡಿರಿ! ಎಂದು ಸಮೀಪಕ್ಕೆ ಬಂದು ಕೇಳಿದರು. ಆ ದೊಂಬರಾಟದ ವಸ್ತಾದನು ಮುಂದೆ ನಿಂತು ಷರಾಜು ಹಾಕಿದನು ಆ ಜನ ಮಧ್ಯದಿಂದ ತರುಣನೊಬ್ಬನು ನುಗ್ಗಿ ಬಂದು ಹತ್ತು ವರಹಗಳನ್ನು ಆ ನರ್ತಕಿಯ ಕೈಯಲ್ಲಿ ಕೊಡುವುದಕ್ಕೆ ಹೋದನು. ಆ ನರ್ತಕಿಯು ಮುಗುಳು ನಗುವುತಾ ಎಡಗೈಯನ್ನು ನೀಡಿದಳು. ಅವನು ಆ ವರಹಗಳನ್ನು ಅವಳ ಕೈಯಲ್ಲಿಟ್ಟನು.

ಬಲಗೈಯ್ಯಲ್ಲಿದ್ದ ಮಧು ಪಾತ್ರೆಯನ್ನು ಅವನ ಕೈಗೆ ಕೊಟ್ಟು ಹಾರಿಹೋಗಿ ದೊಂಬರ ಗುಡಾರದಲ್ಲಿ ಸೇರಿಕೊಂಡಳು.

ಎಲ್ಲರೂ ಚವ್ವಾಳೆ ತಟ್ಟಿ ಹೊರಟು ಹೋದರು ಆ ಯುವಕನು ಆ ಹೂಜಿಯ ಲ್ಲಿದ್ದ ಮದ್ಯವನ್ನು ರುಚಿ ನೋಡಿದನು ಚಪ್ಪರಿಸುತ್ತಾ ತನ್ನ ಬಿಡಾರಕ್ಕೆ ಹೊರಟು ಹೋದನು

ಕಂಪನಿಯವರ ಶಿಬಿರದಲ್ಲಿ ಆ ರಾತ್ರಿ ಸೈನಿಕರೆಲ್ಲರೂ ಅವಳ ಮಾತನಾಡುವವರೇ. ಆ ನರ್ತನವನ್ನು ನೋಡದೆ ಇದ್ದ ತಮ್ಮ ಸ್ನೇಹಿತರುಗಳಲ್ಲಿ ಆ ನರ್ತಕಿಯ ವರ್ಣನೆ ಅವಳ ರೂಪಿನ ವರ್ಣನೆ ಅವಳ ಮೈ ಕಟ್ಟಿನ ವರ್ಣನೆ, ಅವಳ ವೇಷದ ವರ್ಣನೆ, ಅವಳ ಗಾನದ ವರ್ಣನೆ, ಅವಳ ಕಣ್ಣು ಮುಖ ಕೈ ಕಾಲುಗಳ ವರ್ಣನೆ, ಆ ಹೂಜಿಯ ವರ್ಣನೆ, ಆದರೆ ಬೆಲೆ ಹತ್ತು ವರಹಗಳಾದರೆ ಆ ನರ್ತಕಿಯ ಬೆಲೆ ಎಷ್ಟು ? ಎಂದು ಮಾತನಾಡಿಕೊಳ್ಳುವರು ಅಂತೂ ಶಿಬಿರದಲ್ಲೆಲ್ಲಾ ನರ್ತಕಿಯ ಮಾತೇ ಮಾತು ಅವಳ ಹೆಸರು ! ದುರ್ಗಾಬಾಯಿ ! ಅಂದು ಎಲ್ಲರ ಕನಸು ಮನಸಿನಲ್ಲಿಯೂ ದುರ್ಗಾ !

ಹೂಜಿಯನ್ನು ಕೂಂಡವನ ಹೆಸರು ಡೇವಿಡ್ ಅವನು ಮಲಬಾರಿನ ಕಡೆಯ ವನು ಒಳ್ಳೆಯ ಸುಂದರ ಪುರುಷ ಬುದ್ಧಿವಂತ ಆ ಯುವಕನು ಆ ದುರ್ಗೆಯ ರೂಪನ್ನು ನೆನೆಯುತ್ತಾ, ಅವಳ ಕುಣಿತವನ್ನು ಸ್ಮರಿಸುತ್ತಾ ಆ ಹೂಜಿಯ ಮದ್ಯವ ನ್ನಲ್ಲಾ ಕುಡಿದು ಬಿಟ್ಟನು ಆ ನರ್ತಕಿಯು ಅವನ ಸಮೀಪದಲ್ಲಿ ನಿಂತಿರು ವಂತೆಯೇ ಭಾವಿಸುತ್ತಿದ್ದನು ಹತ್ತು ವರಹಗಳನ್ನು ಕೊಟ್ಟು ಹೂಜಿಯನ್ನು ಕೂಂಡದ್ದು ಅವನಿಗೆ ಜ್ಞಾಪಕವೇ ಇಲ್ಲ. ಹತ್ತು ವರಹಗಳನ್ನು ಕೊಟ್ಟು ಆ ದುರ್ಗೆ ಯನ್ನೇ ಕೂಂಡುಕೊಂಡಂತೆ ಭಾವಿಸಿದ್ದನು ಅವನ ಆನಂದಕ್ಕೆ ಪಾರವೇ ಇಲ್ಲ

ಬೆಳಗಾಯಿತು ! ಸೈನಿಕರೆಲ್ಲಾ ದಿರಸುಗಳನ್ನು ಹಾಕಿಕೊಂಡು ತಮ್ಮ ತಮ್ಮ ಕೆಲಸಗಳಿಗೆ ಹೋದರು ಮಧ್ಯಾಹ್ನ ಸಮಯಕ್ಕೆ ಎಲ್ಲರೂ ಊಟ ಮಾಡಿದರು. ಸೈನಿಕರು ಶಿಬಿರದ ಹೊರವಳಯಕ್ಕೆ ಹೊರಟರು ಅಲ್ಲಿ ಒಂದು ಚಿಕ್ಕ ಗುಡಾರವನ್ನು ಹಾಕಿಕೊಂಡು ಬ್ರಾಹ್ಮಣನೊಬ್ಬನು ಕುಳಿತು ಜ್ಯೋತಿಷವನ್ನು ಹೇಳುತ್ತಿದ್ದನು. ಸಾಮುದ್ರಿಕವನ್ನು ನೋಡಿ ಕುರುತೇಟ್ ಹೇಳುತ್ತಿದ್ದನು ಎಲ್ಲರೂ ಅವನಿಗೆ ಕಾಸು ಕೊಟ್ಟು ಕೈ ತೋರಿಸುತ್ತಿದ್ದರು ಸ್ವಲ್ಪ ಗದ್ದಲವು ಕಡಿಮೆಯಾಗುತ್ತಲೇ ಡೇವಿಡ್ ನು ಆ ಜೋಯ್ಸರ ಬಳಿಗೆ ಹೋದನು

ಒಂದೆರಡು ಪ್ರಶ್ನೆಗಳನ್ನು ಕೇಳಿದನು ತನ್ನ ಕೈ ತೋರಿಸಿದನು ನನಗೆ ಹೆಣ್ಣು ಸಿಕ್ಕುತ್ತದೆಯೇ ? ಹೇಳಿ.

ಹೌದು, ಸಿಕ್ಕುತ್ತದೆ ಪ್ರಿಸ್ತದಲ್ಲಿಯೇ ಮದುವೆಯಾಗುತ್ತದೆ ಎಂತಹ ಹೆಣ್ಣು ?

ಕಲಾವತಿಯಾದ ಸುಂದರಿ.

ಹೇಗೆ ಮದುವೆಯಾಗುತ್ತದೆ ?

ಮದುವೆಯು ಹೇಗಾಗುತ್ತದೆಂದು ಕೇಳಬೇಡ.

ಏಕೆ ? ಹೇಳಿರಿ !

ಬಲು ಗಂಡಾತರದ ಪ್ರಶ್ನೆ

ಏನು ಗಂಡಾಂತರ ?

ಪ್ರಾಣದ ಮೇಲೆ ಹಂಗು ತೊರೆದು ಹೋರಾಡಿದರೆ ಮದುವೆ ಆದರೆ ಆ ಹೆಣ್ಣು ಸಿಕ್ಕಿದರೆ ಐಶ್ವರ್ಯವು ಸಿಕ್ಕುತ್ತದೆ

ಜೀವಿನಿಂದ ದಿಗ್ಗಿಡು ಆ ಬ್ರಾಹ್ಮಣನಿಗೆ ಒಂದು ವರಹವನ್ನು ಕೊಟ್ಟನು

ಬ್ರಾಹ್ಮಣನು ಸಂತುಷ್ಟನಾಗಿ ತನ್ನ ಕಷ್ಟವಾಳದಿಂದ ಒಂದು ಮಣಿಯನ್ನು ಕೊಟ್ಟು ಇದನ್ನು ದಾರದಲ್ಲಿ ಸರಿದು ಕೈಗೆ ಕಟ್ಟಿಕೋ ಗಂಡಾತರಗಳೆಲ್ಲಾ ಸರಿಹಾರವಾಗುತ್ತೆ ಎಂದು ಹೇಳಿದನು.

ಡೇವಿಡ್ಡನು ಜೋಯಿಸರೇ ! ಪುನಃ ನಾಳೆ ಬರುತ್ತೇನೆ, ಎಂದು ಹೇಳಿ ಹೊರಟನು

ಡೇವಿಡ್ಡನಿಗೆ ದುರ್ಗಾಬಾಯಿಯ ಹುಚ್ಚು ಹತ್ತಿತ್ತು ಹೇಗಾದರೂ ಮಾಡಿ ದುರ್ಗಾಬಾಯಿಯ ಅನುಗ್ರಹವನ್ನು ಸಂಪಾದಿಸಬೇಕೆಂದು ಮನಸ್ಸು ಮಿಡಿಯಲಾರಂಭಿಸಿತು ಆದು ಕಷ್ಟ ಸಾಧ್ಯವೆಂದು ಅವನಿಗೆ ಅನ್ನಿಸಲಿಲ್ಲ ದೊಂಬರ ಗುಡಾರದ ಹತ್ತಿರ ಹೋದನು ಅಲ್ಲಿ ಯಾರೂ ಇರಲಿಲ್ಲ ಬಾಗಿಲಿನಲ್ಲಿ ದೊಂಬರ ಯಜಮಾನನು ಕುಳಿತಿದ್ದನು ಒಂದು ಕಂಬಳಿಯನ್ನು ಹಾಸಿಕೊಂಡು ದಿಂಬು ಒರಗಿಕೊಂಡು ಕುಳಿತಿದ್ದನು ಮೈ ಮೇಲೆಲ್ಲಾ ಬಣ್ಣ ಬಣ್ಣದ ಹರುಕು ಬಟ್ಟೆಗಳು ಒಂದು ಹುಕ್ಕಾವನ್ನು ಸಕ್ಕದಲ್ಲಿಟ್ಟುಕೊಂಡು ಶ್ರೇಘು ಪಾನವನ್ನು ಮಾಡುತ್ತಾ ಕುಳಿತಿದ್ದನು ಡೇವಿಡ್ಡನು ಅವನ ಸಕ್ಕದಲ್ಲಿ ಹೋಗಿ ಕುಳಿತನು ಮತ್ತೆಗ ಅವನನ್ನು ಮಾತನಾಡಿಸತೊಡಗಿದನು ಅವನ ಹೆಸರು ಪರಶುರಾಂ ! ಅವನ ದೇಶವಾವುದೆಂದು ಕೇಳಿದನು ಅವನ ಕಡಿ ದೊಂಬರ ಸಹವಾಸವನ್ನು ಹೋಗಲಿದನು ದುರ್ಗಾಬಾಯಿಯ ನರ್ತನ ಚಾತುರ್ಯವನ್ನು ಪ್ರಶಂಸಿಸಿದನು

ಪರಶುರಾಂಭಾವಾನು-ಅಯ್ಯಾ ನೀನಾರು ? ಏನು ಕೆಲಸ ಮಾಡುವೆ ? ನೀನೆ ಅಲ್ಲವೆ ನಿನ್ನೆಯ ದಿನ ಹತ್ತು ವರಹಗಳನ್ನು ಕೊಟ್ಟೆ ಮಹರಾಯ ಎಂದು ಕೇಳಿದನು

ಹೌದು ! ವಸ್ತಾದರೆ ! ನಾನೇ ನಿನ್ನೆ ಹತ್ತು ವರಹಗಳನ್ನು ಕೊಟ್ಟವನು ಅದೇನು ಸಾಮಾನ್ಯ ಹತ್ತಲ್ಲ ನೂರು ವರಹಗಳನ್ನಾದರೂ ಕೊಡಬಹುದು ಆ ದುರ್ಗಾಬಾಯಿ ಯಾರು ? ನಿಮ್ಮ ಕುಟುಂಬವೋ ಸಹೋದರಿಯೋ ?

ಪರಶುರಾಂನು ಗಹಗಹಿಸಿ ನಕ್ಕನು ಅಯ್ಯಾ ಯುವಕನೇ ನೀನು ಗೌರವಸ್ಥೆ ನಂತೆ ಕಾಣುವಿ ಆದರೆ ಪ್ರಪಂಚವನ್ನರಿಯೆ ಈ ದುರ್ಗಾಬಾಯಿಯಂಥವರನ್ನು ಮದುವೆಯಾದರೆ ನಾನು ಮಣ್ಣು ತಿನ್ನಬೇಕು ಇವರೆಲ್ಲರೂ ಒಬ್ಬರಲ್ಲಿ ಮರ್ಯಾದೆ ಯಾಗಿ ಸಂಸಾರಮಾಡತಕ್ಕವರೇ! ಹುಲಿ ಕರಡಿಗಳನ್ನು ಹಿಡಿತಂದು ಆಟವಾಡಿಸುವಂತೆ ನಾವು ಈ ತರುಣಿಯರನ್ನು ವಳಗಿಸಿ ಕುಣಿಸಿ ಆಟವಾಡಿಸಿ ನಾಲ್ಕು ಕಾಸು ಸಂಪಾದಿಸುತ್ತೇವೆ ನಾಲ್ಕು ದಿನವಾದರೆ ಅವಳೆಲ್ಲಯೋ ಓಡಿ ಹೋಗುತ್ತಾಳೆ ಆಪ್ತೆ! ಎಂದನು ನೀನಾರು ಹೇಳು! ನಿನಗೆ ಆ ದುರ್ಗೆಯ ಹುಚ್ಚು ಹತ್ತಿರುವಂತಿದೆ ಎಂದು ನಕ್ಕನು

ವಸ್ತ್ರಾದರೇ ನಾನು ಸಾಮಾನ್ಯನೆಂದು ತಿಳಿಯಬೇಡಿರಿ ಗವರ್ನರ್ ಜನರಲ್ ವೆಲ್ಲೆಸ್ಲಿ ದೊರಗಳೇ ನನ್ನನ್ನು ಚುನಾಯಿಸಿ ಕಳಿಸಿದಾರೆ ಈ ಸೈನ್ಯದ ಸರ್ವಾಧಿಕಾರಿಗಳಾದ ಜನರಲ್ ಹ್ಯಾರಿಸ್ ಸಾಹೇಬರ ಮುಖ್ಯ ರಾಯಸದವನು ನಾನು ನಿಮಗೆ ಸೇನಾಧಿಪತಿಗಳಿಂದ ಏನು ಸಹಾಯವನ್ನು ಬೇಕಾದರೂ ಮಾಡಿಸಬಲ್ಲೆ!

ನನಗೇನು ಬೇಕು! ಸೇನಾಧಿಪತಿಗಳ ಮುಂದೆ ನಮ್ಮದೊಂದು ವಿವಾಹವು ಮಾಡಿದರೆ ಎಷ್ಟೋ ಉಪಕಾರ

ಹೋ! ಭೇಷಾಗಿ ಮಾಡಿಸುತ್ತೇನೆ

ಮುತ್ತದ್ದಿಗಳೇ! ನಾವು ಬಡವರು ನೀವು ನಮ್ಮ ಬಿಡಾರದಲ್ಲಿ ಸ್ವಲ್ಪ ಚಹಾ ಸ್ವೀಕರಿಸಬೇಕು

ಡೇವಿಡ್ಡನು ಸಂತೋಷದಿಂದ ಅಂಗೀಕಾರಮಾಡಿದನು

ಪರಶುರಾಂನು ಎದ್ದು ಡೇವಿಡ್ಡನನ್ನು ಕೃಪಿಸಿ ಹಿಡಿದು ತನ್ನ ಗುಡಾರದೊಳಗೆ ಕರೆ ದೊಯ್ದನು. ಅಲ್ಲಿ ಒಂದು ವಟ್ಟಿಗೂ ಮೇಲೆ ದುರ್ಗಾ ಕುಳಿತಿದ್ದಳು ಅವಳನ್ನು ನೋಡುತ್ತಲೇ ಡೇವಿಡ್ಡನಿಗೆ ರೋಮಾಂಚವಾಯಿತು ಪರಶುರಾಮನು ಒಳಗೆ ಹೋಗಿ "ನೋಡು ದುರ್ಗಾ! ಕುಂಫಣಿಯವರ ತಿಬಿರದಲ್ಲಿ ಇವರ ಮಾತು ಬಹಳ ನಡೆಯುತ್ತದೆ. ಇವರಿಗೂ ನಮಗೂ ಸ್ನೇಹವಾಗಿದ ಇವರೇ ನಿನ್ನೆ ದಿನ ನಮಗೆ ಹತ್ತು ವರಹಗಳನ್ನು ಕೊಟ್ಟವರು ಇವರಿಗೆ ಚಹಾ ತಂದುಕೊಡು" ಎಂದನು ದುರ್ಗಾ ಜಗ್ಗನೆದ್ದು ಓರಿ ನೋಟದಿಂದ ಡೇವಿಡ್ಡನನ್ನು ನೋಡಿದಳು. ಮಗುಳು ನಗೆಯನ್ನೂ ಬೀರಿದಳು ಡೇವಿಡ್ಡನು ಧನ್ಯನಾದನು ದುರ್ಗಾ ಒಳಗೆ ಹೋಗಿ ಒಂದು ಬಟ್ಟಲು ಚಹಾತಂದು ಒಯ್ಯಾರದಿಂದ ಡೇವಿಡ್ಡನ ಕೈಗೆ ಕೊಟ್ಟಳು ವಸ್ತ್ರಾದರಿಗೂ ಚಹಾ ತಂದು ಒಪ್ಪಿಸಿದಳು. ಅವರಿಬ್ಬರೂ ಚಹಾ ಪಾನಮಾಡಿದರು ದುರ್ಗಾ ತಾಂಬೂಲದ ತಟ್ಟಿಯನ್ನು ತಂದಿಟ್ಟಳು ತಾಂಬೂಲವಾದ ಮೇಲೆ ಹುಕ್ಕಾವನ್ನು ತಂದು ಮುಂದಿಟ್ಟು ನಳಗೆಯನ್ನು ಡೇವಿಡ್ಡನ ಕೈಗೆ ಕೊಟ್ಟಳು ಡೇವಿಡ್ಡನಿಗೆ ಅಭ್ಯಾಸವಿಲ್ಲದಿದ್ದರೂ ಹುಕ್ಕಾ ಸೇವನೆಗೆ

ಆರಂಭಿಸಿದನು. ಏನಾದರೂ ಮಾತನಾಡಬೇಕಲ್ಲ. ಜೋಯಿಸನ ಅದ್ಭುತ ಸಾಮರ್ಥ್ಯವನ್ನು ವರ್ಣಿಸ ತೊಡಗಿದನು ದುರ್ಗಾದೇವಿಯು ಮಾತು ವೋಣಿಸಿ ಸಂಭಾಷಣೆಗೆ ಆರಂಭಿಸಿದಳು ವಸ್ತಾದರ ಕಡೆಗೆ ತಿರುಗಿ ತಾನೂ ಜೋಯಿಸರಿಗೆ ಕೈ ತೋರಿಸಬೇಕೆಂದು ಹೇಳಿದಳು

ವಸ್ತಾದರು “ದುರ್ಗಾ ! ನಿನಗೇನು ಮದುವೆಯಾಗಬೇಕಾಗಿದೆಯೇನು ?” ಎಂದರು

ದುರ್ಗಾ ನಗುತ್ತಾ, “ಏಕೆ ಆಗಬಾರದು ? ನಾನು ಸರಿಯಾದ ಗಂಡನನ್ನು ಮದುವೆಯಾದರೆ ನಿಮಗೂ ಸಂತೋಷವಲ್ಲವೇನು ?”

“ಹೌದು ! ದುರ್ಗಾ ! ನಾನು ನಿನ್ನನ್ನು ಕುಣಿಸಿ ದುಡ್ಡು ಸಂಪಾದಿಸುತ್ತೇನೆ ನೀನು ಆ ಗಂಡನನ್ನು ಮಾರಿ ದುಡ್ಡು ಸಂಪಾದಿಸಿ ದೊಡ್ಡ ವಸ್ತಾದಳಾಗುತ್ತಿ ”

“ಇಲ್ಲ ! ವಸ್ತಾದರೇ ! ನಾನು ಮದುವೆಯಾದರೂ ನಿಮ್ಮನ್ನೇ ಮದುವೆಯಾಗುತ್ತೇನೆ” ಎಂದು ಹೇಳಿ ನಕ್ಕಳು.

“ದುರ್ಗಾ, ನನಗೆ ಮದುವೆ ಬೇಡಮ್ಮಾ ! ನಾನು ಈ ದೊಂಬರಾಟವನ್ನು ಕಟ್ಟಿಟ್ಟು ಸಂಸಾರದಾಟವನ್ನು ಹೂಡಬೇಕಾಗುತ್ತೆ ನಿನಗೂ ನನಗೂ ಇಬ್ಬರಿಗೂ ಉಪವಾಸ ”

“ಇಲ್ಲ, ವಸ್ತಾದರೇ, ನನಗೆ ಮದುವೆಬೇಡ ಮದುವೆ ಆಶೆ ಇದ್ದರೆ ನಮ್ಮೂರಿ ನಲ್ಲೇ ಇರುತ್ತಿದ್ದೆ ಅಲ್ಲೇ ನನಗೊಬ್ಬ ಗಂಡನು ಸಿಕ್ಕುತ್ತಿರಲಿಲ್ಲವೇ ? ಆದರೂ ಜೋಯಿಸರಿಗೆ ಕೈ ತೋರಿಸಲೇ ಬೇಕು ”

“ಒಳ್ಳೆಯದು ! ಹೋಗಿ ಬಾ !

“ವಸ್ತಾದರೇ ! ನೀವೂ ನನ್ನ ಜೊತೆಗೆ ಬರಬೇಕು ”

“ನಾನು ಬರಬಾರದು ! ವಸ್ತಾದರು ಯಾರ ಹತ್ತಿರಲೂ ಹೋಗಬಾರದು ನಮ್ಮ ಖರಾಮತ್ತು ಹೋಗಿಬಿಡುತ್ತೆ ”

“ಹಾಗಾದರೆ ನನ್ನ ಜೊತೆಗಾರು ?”

“ಈ ಮತ್ಸದ್ವಿಗಳನ್ನು ಕೇಳಿಕೋ ”

ದುರ್ಗಾ ಮುತ್ಸದ್ವಿಯ ಕಡೆ ತಿರುಗಿ ಕಟಾಕ್ಷಬಾಣವನ್ನು ಬೀರಿದಳು ಡೇವಿ ಡ್ಡನು ಹರ್ಷದಿಂದ ದುರ್ಗಾಬಾಯಿಯನ್ನು ಕರೆದುಕೊಂಡು ಹೋಗಲು ಒಪ್ಪಿದನು ದುರ್ಗಾಬಾಯಿಯು ಮೇಲು ಹೊದ್ದಿಕೆಯನ್ನು ಹೊದ್ದು ಹೊರಟಳು ಡೇವಿ ಡ್ಡನು ವಸ್ತಾದರ ಅಪ್ಪಣೆ ಪಡೆದು ದುರ್ಗಾಬಾಯಿಯ ಹಿಂದು ಹಿಂದು ಹೊರಟನು ಡೇವಿಡ್ಡನಿಗೆ ಬಲು ಹೆಮ್ಮೆ ! ಸೈನ್ಯದವರು ನೋಡುತ್ತಾರೆ, ದುರ್ಗಾಬಾಯಿಯ ಸಾನ್ನಿಧ್ಯವು ಡೇವಿಡ್ಡನಿಗೆ ದೊರೆತಿರುವುದನ್ನು ! ದುರ್ಗಾಬಾಯಿಯ ಜೊತೆಯಲ್ಲಿ

ಮಾತನಾಡುತ್ತಾ ಹೊರಟನು ಜೋಯಿಸರ ಗದ್ದುಗೆಗೆ ದುರ್ಗಾಬಾಯಿಯನ್ನು ಕರ
ದುಕೊಂಡು ಹೋದನು

ಜೋಯಿಸನು ಡೇವಿಡ್ಡನನ್ನು ನೋಡಿ ನಕ್ಕನು

ಜೋಯಿಸರೇ ! ಈ ತರುಣಿಯನ್ನು ನೋಡಿ

ಜೋಯಿಸನು ದುರ್ಗಾಬಾಯಿಯ ಎಡಗೈ ನೋಡಿದನು ಬಲ ಹಸ್ತವನ್ನು
ನೋಡಿದನು ಹಣೆಯ ಮೇಲಿನ ಗೆರೆಗಳನ್ನು ಪರಿಶೀಲಿಸಿ ನೋಡಿದನು

ಮಗಳೇ, ನಿನಗೇನು ಬೇಕು ?

ದುರ್ಗಾ ಮಾತನಾಡದೆ ನಕ್ಕಳು

ಡೇವಿಡ್ಡನು ಜೋಯಿಸರೇ, ಇವಳಿಗೆ ಯಾವಾಗ ಮದುವೆಯಾಗುವುದು
ಹೇಳಿರಿ

ಜೋಯಿಸನು ನಕ್ಕನು ಇವಳು ವಿಧವೆ ಎಂದನು

ಹಾಗಾದರೆ ಮದುವೆಯಾಗಕೂಡದೇ ?

ಹಿಂದೂ ಕೆಂಗಸು ಗಂಡ ಸತ್ತಮೇಲೆ ಮದುವೆಯಾಗುವುದಕ್ಕೆ ಪಾಸ್ತವನ್ನೇಕೆ
ಕೇಳಬೇಕು

ಅದೆಲ್ಲಾ ಬಿಡಿ, ಮದುವೆ ಯೋಗ ಹೇಗಿದೆ ಹೇಳಿ

ಚಿನ್ನಾಗಿದೆ !

ಇಂತಹ ಅಡ್ಡಗೋಡೆಯ ಮೇಲಿನ ಮಾತು ಹೇಳಬೇಡಿ ಖಚಿತವಾಗಿ ಹೇಳಿ.

ಖಚಿತವಾಗಿ ಹೇಳಬೇಕೆ? ಮುತ್ಸದ್ಧಿಗಳೇ, ನಿಮಗೇಕೆ ಈ ಮಾತು ಇವಳನ್ನು
ಮದುವೆಯಾಗುವವನು ರಾಜನಾಗಬೇಕು

ಮುತ್ಸದ್ಧಿಯು, ಹಾ ! ಎಂದು ಮೂಗಿನ ಮೇಲೆ ಬೆರಳಿಟ್ಟನು

ದುರ್ಗಾ—ಜೋಯಿಸರೇ, ಈ ಯುದ್ಧದಲ್ಲಿ ಯಾರಿಗೆ ಜಯವಾಗುವುದು ?
ಹೇಳಿರಿ

ಜೋಯಿಸನು ರೇಗಿಕೊಂಡು, ಅಲ್ಲ ಕಾಣೆ ! ಬೆಡಗುಗಾತಿ, ಈ ಯುದ್ಧಕ್ಕೂ
ನಿನಗೂ ಏನು ಸಂಬಂಧ ? ಈ ಪ್ರಶ್ನೆಯನ್ನು ನಿನ್ನ ಕೈ ನೋಡಿ ಹೇಳುವುದು ಹೇಗೆ?
ಈ ರಣಕ್ಷೇತ್ರದಲ್ಲಿ ಯಾರಿಗೆ ಜಯವಾಗುವುದೆಂದು ಹೇಳದರೆ ನನ್ನ ತಲೆಯು ಹಾರಿ
ಹೋಗುವುದಿಲ್ಲವೇನೇ ?

ಜೋಯಿಸರೇ, ಕೋಪಿಸಿಕೊಳ್ಳಬೇಡಿರಿ. ನನ್ನ ಕಾರ್ಯವು ಜಯವಾಗುತ್ತದೋ
ಇಲ್ಲವೋ ಹೇಳಿರಿ ?

ನಿಜವಾಗಿಯೂ ಜಯವಾಗುತ್ತದೆ.

ಇನ್ನು ಒಂದೇ ಒಂದು ಪ್ರಶ್ನೆ !

ಕೇಳು !

ನಮ್ಮ ವಸ್ತಾದರಿಂದ ನನಗೆ ಯಾವಾಗ ಬಿಡುಗಡೆಯಾಗುತ್ತದೆ ?

ಜೋಯಿಸನು ಸ್ವಲ್ಪಹೊತ್ತು ಹಿಂದೆ ಮುಂದೆ ನೋಡಿದನು ಲೆಖ್ಪ ಹಾಕಿದನು ಹೇಳಲೇಬೇಕೇನು ?

ಹೇಳಿಬಿಡಿ, ಜೋಯಿಸರೇ ! ನಿಮಗೆ ಎರಡು ವರಹಾ ಕೊಡುತ್ತೇನೆ

ಇನ್ನು ಮೂರೇ ದಿನ, ಮುಂದಿನ ಸೋಮವಾರ ಇನ್ನು ಪ್ರಶ್ನೆ ಕೇಳಬೇಡ, ಹೊರಡು ಎಂದನು

ದುರ್ಗಾಬಾಯಿಯು ಎದ್ದಳು ಜೋಯಿಸನು ಡೇವಿಡ್ಡನ ಕಡೆ ನೋಡಿ ಕಣ್ಣು ಹಾರಿಸಿದನು ಡೇವಿಡ್ಡನು ನಗುತ್ತಾ ಜೋಯಿಸರಿಗೆ ಎರಡು ವರಹಾ ಕೊಟ್ಟನು

ದುರ್ಗಾಬಾಯಿಯು ಮುತ್ತದ್ದಿಗಳೇ, ಜೋಯಿಸರಿಗೆ ಕಾಣಿಕೆ ನಾನು ಕೊಡುತ್ತೇನೆ ನೀವು ಕೊಡಬೇಡಿರಿ ಎಂದು ಕೈ ಹಿಡಿದಳು

ಇಲ್ಲ ದುರ್ಗಾ, ನಾನು ಕೊಡುತ್ತೇನೆ ಅದರ ಫಲವು ನನಗೆ ಬರಲಿ ನೀನು ಕೊಡುವುದಾದರೆ ನನಗೇ ಕೊಡು

ದುರ್ಗಾ ನಕ್ಕಳು ಅವರಿಬ್ಬರೂ ಹೊರಟುಹೋದರು

ಅಲ್ಲಿ ಒಂದು ವಾಳು ಮಂಟಪವಿತ್ತು ಇಬ್ಬರೂ ಹೋಗಿ ಅಲ್ಲಿ ಕುಳಿತರು ದುರ್ಗಾ ಡೇವಿಡ್ಡನ ಮೇಲೆ ತನ್ನ ಮೋಹಜಾಲವನ್ನು ಚೆನ್ನಾಗಿ ಬೀರಿದಳು

ಡೇವಿಡ್ಡನು ದುರ್ಗಾದೇವಿಯ ಕೈಹಿಡಿದುಕೊಂಡು ನೋಡು ದುರ್ಗಾ, ನೀನು ನನ್ನನ್ನು ಮದುವೆಯಾಗು ನಾವಿಬ್ಬರೂ ಸುಖವಾಗಿರೋಣ

ಮುತ್ತದ್ದಿಗಳೇ, ನಿಮ್ಮ ಹತ್ತಿರ ಎಷ್ಟು ಹಣವಿದೆ

ನೂರು ಗಟ್ಟಿ ವರಹಗಳಿವೆ

ದುರ್ಗಾ ನಕ್ಕಳು ಇದರಲ್ಲಿ ನಾವಿಬ್ಬರೂ ಸಂಸಾರ ಮಾಡುವುದು ಹೇಗೆ ?

ದುರ್ಗಾ ! ನಮ್ಮ ಸಾಹೇಬರು ನನಗೆ ಸಾವಿರ ವರಹಗಳನ್ನಾದರೂ ಕೊಡುತ್ತಾರೆ

ತಾರೆ

ಮುತ್ತದ್ದಿಗಳೇ, ಕೈ ಬಿಡಿರಿ, ನನ್ನನ್ನು ಮುಟ್ಟಬೇಡಿ ನೀವು ಬುದ್ಧಿವಂತರೆಂದುಕೊಂಡಿದ್ದೆ. ನೀವೆಲ್ಲಿ ? ನಿಮ್ಮ ಸಾಹೇಬರಲ್ಲಿ? ಈ ಯುದ್ಧದಲ್ಲಿ ಮೈಸೂರಿನವರು ನಿಮ್ಮನ್ನು ಧೂಳಿಪಟ ಮಾಡಿಬಿಡುತ್ತಾರೆ ನಾವು ಮದುವೆಯಾಗಬೇಕಾದರೆ ಇಂದೆ ಈ ಶಿಬಿರವನ್ನು ಬಿಟ್ಟು ಓಡಿಹೋಗಬೇಕು

ದುರ್ಗಾ, ಯುದ್ಧದ ವಿಚಾರವು ನಿನಗೇನು ಗೊತ್ತು ಈ ಯುದ್ಧದಲ್ಲಿ ಸುಲ್ತಾನರಿಗೆ ಪರಾಜಯವಾಗುತ್ತೆ ಅವರನ್ನು ಸೆರೆ ಹಿಡಿಯುತ್ತಾರೆ, ಇಲ್ಲವೇ ಕೊಂದುಹಾಕುತ್ತಾರೆ.

ಅಯ್ಯೋ ಹುಚ್ಚು, ನನಗೆ ನಿನ್ನ ತಂಟೆ ಬೇಡ ಸುಲ್ತಾನರ ಸೈನ್ಯವೆಷ್ಟಿದೆ ಬಲ್ಲೆಯಾ ? ಅವರ ಸಿರಂಗಿಗಳೆಷ್ಟಿವೆ ಬಲ್ಲೆಯಾ ? ನಿಮ್ಮ ಸೈನ್ಯವು ಒಂದು ಇಕ್ಕಟ್ಟೆ ನಲ್ಲಿ ಸಿಕ್ಕಿಕೊಂಡಿದೆ

ದುರ್ಗಾ, ನಾನು ನಿನ್ನನ್ನು ನನ್ನ ಪ್ರಾಣಕ್ಕಿಂತಲೂ ಹೆಚ್ಚಾಗಿ ಪ್ರೀತಿಸುತ್ತೇನೆ ನಾನು ನಿನ್ನನ್ನು ನೋಡಿದಾಗಿನಿಂದಲೂ ಹುಚ್ಚನೇ ಆಗಿದ್ದೇನೆ ನೀನು ನನ್ನನ್ನು ಅನುಗ್ರಹಿಸು ಈ ಯುದ್ಧದಲ್ಲಿ ನಮಗೆ ಜಯವು ಸಿದ್ಧ

ಅದು ಹೇಗೆ ?

ನೋಡು ದುರ್ಗಾ, ಶ್ರೀರಂಗಪಟ್ಟಣದ ಸೇನಾಧಿಪತಿಗಳೆಲ್ಲಾ ಕುಂಪಣಿಯವರಿಗೆ ಒಳಗೊಳಗೇ ಸಹಾಯ, ಅವರಿಗೆಲ್ಲಾ ನನ್ನ ಕೈಯಿಂದಲೇ ದಕ್ಷಿಣ ಹಿಂದೂ ಸ್ಥಾನದ ನಾನಾ ಬಿಲ್ಲೆಗಳ ನವಾಬ್‌ಗಿರಿಯನ್ನು ಕೊಡುವುದಾಗಿ ಬರೆದುಕೊಟ್ಟಿದೆ

ಅದಕ್ಕೆ ಅವರೇನು ಮಾಡುತ್ತಾರೆ

ಅವರು ಕುಂಪಣಿಯವರಿಗೆ ಎಲ್ಲ ವಿಧದಿಂದಲೂ ಸಹಾಯ ಮಾಡುವುದಾಗಿ ಬರೆದು ಕೊಟ್ಟಿದ್ದಾರೆ

ಈ ರಾಜಕೀಯವೆಲ್ಲಾ ನನಗೇಕೆ ? ನನ್ನನ್ನು ಕರೆದುಕೊಂಡು ಹೋಗಿ ನಮ್ಮ ಬಿಡಾರಕ್ಕೆ ಬಿಡು, ವಸ್ತಾದರು ಸಂದೇಹಪಡುತ್ತಾರೆ

ದುರ್ಗಾ, ನೀನು ನನಗೆ ವಾಗ್ಧಾನ ಕೊಡು, ಇಲ್ಲದಿದ್ದರೆ ನಾನು ನಿನ್ನ ಕಾಲು ಬುಡದಲ್ಲಿ ಪ್ರಾಣ ಬಿಡುತ್ತೇನೆ

ನೋಡು ವೇಸಡ್ ! ಇಂದು ನೀನು ನಮ್ಮ ಆಟಕ್ಕೆ ಬಾ, ನಿನ್ನಲ್ಲಿರುವ ನೂರು ವರಹಗಳನ್ನು ನಮ್ಮ ವಸ್ತಾದರಿಗೆ ಇನಾಂ ಕೊಟ್ಟುಬಿಡು ನಾಳೆ ಭಾನುವಾರ ನಿಮ್ಮ ಸೇನಾಪತಿಗಳ ಸಮ್ಮುಖ ಆಟವಾಡಿಸುವುದಾಗಿ ಹೇಳು, ವಸ್ತಾದನು ನಮ್ಮ ತಂದೆಗೆ ಒಂದು ನೂರು ವರಹಗಳನ್ನು ಕೊಟ್ಟು ನನ್ನನ್ನು ಕೊಂಡುಕೊಂಡು ಬಂದಿದ್ದಾನೆ ಅವನ ಪುಣ ತೀರಿಸಿಬಿಡು, ಈ ರಾತ್ರಿ ನಮ್ಮ ಆಟ ಆಗುವವರೆಗೆ ಕಾದಿರು ನಾನು ನಿನ್ನ ಜೊತೆಯಲ್ಲಿ ಇಲ್ಲಿಗೆ ಬರುತ್ತೇನೆ ನಮ್ಮ ಮದುವೆಯಾಗಬೇಕಾದರೆ ನನ್ನ ದೊಂದು ಷರತ್ತಿದೆ ನೀನು ಅದಕ್ಕೆ ಒಪ್ಪಿಕೊಂಡು ಕಾರ್ಯಸಾಧಿಸಿದರೆ ನಾನು ನಿನ್ನನ್ನು ಮದುವೆಯಾಗುತ್ತೇನೆ ಆಮರಣಾಂತ ನಾನು ನಿನಗೆ ಪತ್ನಿ

ಡೇವಿಡ್ಡನ ಶರೀರವೆಲ್ಲಾ ಕುಂಪಿಸತೊಡಗಿತು. ಅವನು ಅವಳ ಎರಡು ಕೈಗಳನ್ನೂ ಹಿಡಿದುಕೊಂಡು, ನೋಡು ದುರ್ಗಾ, ಎಂತಹ ಸಾಹಸ ಕಾರ್ಯವನ್ನೂ ದರೂ ಮಾಡುತ್ತೇನೆ ಬೆಂಕಿಯಲ್ಲಿ ಹಾರಬೇಕಾದರೂ ಹಾರುತ್ತೇನೆ ನಿನ್ನ ಪ್ರಾಣ ರುಕ್ಕೆ ಯಾವ ಪಣವನ್ನೂ ದರೂ ಕೊಡುತ್ತೇನೆ ಎಂದು ಹೇಳಿದನು. ದುರ್ಗಾ ನಕ್ಕಳು ಮುತ್ತದ್ದಿಯು ಆ ನಗುವಿನಲ್ಲಿ ಮುಳುಗಿಹೋಗಿ ದುರ್ಗಾಬಾಯಿಯ ಕಪೋಲವನು

ಚುಂಬಿಸಿದನು. ಅವಳನ್ನು ಬಲವಾಗಿ ಆಲಂಗಿಸಿದನು, ದುರ್ಗಾಬಾಯಿಯು ಅವನು ಬಾಹು ಬಂಧನದಿಂದ ಬಿಡಿಸಿಕೊಂಡು ದೂರದಲ್ಲಿ ನಿಂತಳು

ದುರ್ಗಾ—ಮುತ್ತದ್ದಿಯನ್ನು ತನ್ನ ದೃಷ್ಟಿಯಲ್ಲಿ ಮುಳಗಿಸಿದಳು ಆ ದೃಷ್ಟಿಯು ಡೇವಿಡ್ಡನನ್ನು ಹುಚ್ಚನನ್ನಾಗಿ ಮಾಡಿತು ಡೇವಿಡ್ಡನು ದುರ್ಗಾದೇವಿಯನ್ನು ಕರೆದು ಕೊಂಡುಹೋಗಿ ದೊಂಬರ ಗುಡಾರಕ್ಕೆ ಬಿಟ್ಟನು ವಸ್ತಾದನು ಮುತ್ತದ್ದಿಯನ್ನು ದುರುದುರನೆ ನೋಡಿದನು ಮೌನ, ಡೇವಿಡ್ಡನು ಹೊರಟುಹೋದನು

ವಸ್ತಾದನು—ಸಾವಿತ್ರಿ ಏನು ಮಾಡಿದೆ ? ನಮ್ಮ ಕಾರ್ಯನೇನಾದರೂ ಮುಂದು ವರಿಯಿತೋ ?

ದುರ್ಗಾ—ವಸ್ತಾದರೇ ! ಕಾಣ್ಯವು ಬಹುದೂರ ಬಂದಿವೆ, ಜೋರಿಸನು ತನ್ನ ಕೆಲಸವನ್ನು ಚೆನ್ನಾಗಿ ಮಾಡಿದಾನೆ ಮುತ್ತದ್ದಿಗೆ ಮದುವೆಯ ಹುಚ್ಚು ಹಿಡಿಸಿದಾನೆ, ನಾನೇ ಮದುವೆ ಮದವಣಗಿತ್ತಿ, ಇನ್ನೇನು ಬೇಕು

ವಸ್ತಾ—ಮುತ್ತದ್ದಿಯು ಏನು ಹೇಳಿದನು

ದುರ್ಗಾ—ಸುಲ್ತಾನರ ಸೇನಾನಾಯಕರೆಲ್ಲಾ ಒಳಸಂಚು ಮಾಡಿದಾರೆಂದು ಹೇಳಿದನು ಅದಕ್ಕೆಲ್ಲಾ ತನ್ನಲ್ಲಿ ದಾಖಲೆಗಳಿವೆಯೆಂದು ಹೇಳಿದನು

ವಸ್ತಾ—ಸಾವಿತ್ರಿ, ಈಗ ನಾವು ಮುಂದೇನು ಮಾಡಬೇಕು

ದುರ್ಗಾ—ಆ ಹಾಳು ಸಾವಿತ್ರಿ ! ಆ ಹೆಸರನ್ನು ಮರೆತುಲಾರೆಯೆ ! ನನ್ನ ಹೆಸರು ದುರ್ಗಾ, ದುರ್ಗಾಬಾಯಿ, ದುರ್ಗಾದೇವಿ, ಬಾಯಿ ತಿರುಗುವುದಿಲ್ಲವೆ ?

ವಸ್ತಾ—ದುರ್ಗಾ, ನಿನ್ನ ಆಜ್ಞಾಧಾರಕನು ನಾನು, ಮುಂದೇನು ಮಾಡಬೇಕೆ ?

ದುರ್ಗಾ—ಆ ದಾಖಲೆಗಳನ್ನು ನಾವು ಪ್ರತ್ಯಕ್ಷವಾಗಿ ನೋಡಬೇಕು ಅವು ನಿಜವಾದುವುಗಳಾದರೆ ನಾವು ಅದನ್ನು ಪಶಪಡಿಸಿಕೊಳ್ಳಬೇಕು

ವಸ್ತಾ—ಮುತ್ತದ್ದಿಗೆ ಏನು ಪ್ರಲೋಭನನ್ನುಂಟುಮಾಡಿರುವೆ ?

ದುರ್ಗಾ—ಪ್ರಲೋಭವೇ ! ಈ ಜಗತ್ತಿನಲ್ಲಿ ಮತ್ತೇನು ಪ್ರಲೋಭವಿದೆ ? ನಾನು ಅವನನ್ನು ಮದುವೆಯಾಗುವುದಾಗಿ ವಾಗ್ದಾನ ಮಾಡಿದ್ದೇನೆ

ವಸ್ತಾ—ಆ ವಾಗ್ದಾನವನ್ನು ಅವನು ನಂಬಿದನೆ ?

ದುರ್ಗಾ—ಮಾಂತ್ರಿಕನ ಮಂತ್ರವನ್ನು ಹಾವು ನಂಬುವುದೋ, ಇಲ್ಲವೋ ? ನನ್ನ ನಗು, ನನ್ನ ನೋಟ, ಒಂದೇ ಒಂದು ಚುಂಬನ, ಇನ್ನೇನು ಬೇಕು, ಆ ಮುಟ್ಟಾಳನಿಗೆ ಎಂದು ನಕ್ಕಳು

ವಸ್ತಾ—ಸಾವಿತ್ರಿ ! ಅವನ ಚಾತುರ್ಯದಲ್ಲಿ ನಾನೇ ಮೋಸ ಹೋಗುವೆನೋ ? ಏನೇ ?

ದುರ್ಗಾ—ಅಯ್ಯೋ ಹುಚ್ಚ ! ಎಷ್ಟು ಅಸೂಯೆ ! ಅರಣ್ಯದಲ್ಲಿ ಸಿಂಹವು ಹರಣ

ವನ್ನು ಮುದ್ದಿಸಿದರೆ ಗಂಡುಸಿಂಹವು ಅಸೂಯೆ ಪಡುವುದೆ ? ಈ ದುರ್ಗ, ಹುಚ್ಚು ಸಾವಿತ್ರಿ, ಮಿರ್ಸಾಸಾದಕನಿಗೊಬ್ಬ ನಿಗಲ್ಲದೇ ಬೇರೆ ಪುರುಷನಿಗೆ ವಶವಾಗುವುದುಂಟೆ ! ನನ್ನನ್ನು ಗೆಲ್ಲುವಂಥಾ ಬೇರೊಬ್ಬ ಪುರುಷನು ಹುಟ್ಟಿಯೇ ಇಲ್ಲ. ನೀನೊಬ್ಬನೇ ಈ ಜಗತ್ತಿನಲ್ಲಿ ನನ್ನ ಸರ್ವಸ್ವ.

ವಸ್ತಾದನು ದುರ್ಗಿಯನ್ನು ಆಲಿಂಗಿಸಿ ಚುಂಬಿಸಿದನು

ವಸ್ತಾದನು ಮಿರ್ಸಾಸಾದಕನೆಂಬುದನ್ನು ವಾಚಕರೇ ಬಲ್ಲರು

ರಾತ್ರಿ ಪುನಃ ಅಂಗಡಿಗಳು, ಆಟವವರು, ಪಾನಗೃಹಗಳು ಎಲ್ಲವೂ ಜಗಜಗಿತ ತೊಡಗಿದವು ದೊಂಬರಾಟವು ಪುನಃ ಆರಂಭವಾಯಿತು ಇಂದು ಆಟವನ್ನು ನೋಡುವುದಕ್ಕೆ ದೊಡ್ಡ ದೊಡ್ಡ ಸರದಾರರು ಬಂದಿದ್ದಾರೆ ಡೇವಿಡ್ಡನೂ ಹೊಸ ಅಂಗರೇಕುಗಳನ್ನು ಧರಿಸಿ ಬಂದಿದ್ದಾನೆ ಆಟವೆಲ್ಲವೂ ಪೂರೈಸಿ ನರ್ತನವಾಗುವವರೆಗೆ ಆ ಪ್ರೇಕ್ಷಕರಿಗೆ ಸಮಾಧಾನವಿಲ್ಲ ವಸ್ತಾದನ ಮುಂದೆ ನಿಂತು, ಉಮೇದುವಾರರು, “ವಸ್ತಾದರೆ, ಮೊದಲು ನರ್ತನವೇ ಆಗಲಿ” ಎಂದು ಕೇಳುತ್ತಿದ್ದರು. ಅಷ್ಟರಲ್ಲಿ ಗಣೆಯ ಮೇಲಿನಿಂದ ರ್ಯೂ ಎಂದು ಖಂಜರಿಯ ಸದ್ದಾಯಿತು ಎಲ್ಲರೂ ಗಣೆಯ ಕಡೆ ತಿರುಗಿ ನೋಡಿದರು ದುರ್ಗಾಬಾಯಿಯು ಗಣೆಯಮೇಲೆ ನಿಂತಿದ್ದಳು ಎಲ್ಲರಿಗೂ ಆಶ್ಚರ್ಯವಾಯಿತು ಹಗ್ಗವನ್ನು ಹಿಡಿದು ಮೇಲೆ ಲಾಗಗಳನ್ನು ಹಾಕಿದಳು ಗಣೆಯಮೇಲೆ ಹಾರುತ್ತಿರುವ ದುರ್ಗಿಯನ್ನು ನೋಡಿ ಎಲ್ಲರೂ ಇನಳು ಗಂಧರ್ವಕನ್ಯೆ ಎಂದುಕೊಳ್ಳುತ್ತಿದ್ದರು ವಸ್ತಾದನು ಪಟ್ಟಾಕತ್ತಿಯನ್ನು ಒರೆಯಿಂದ ಶೆಳೆದು ಗಣೆಯಮೇಲೆಸೆದನು ದುರ್ಗಾಬಾಯಿಯು ಆ ಹಾರಿಬರುತ್ತಿರುವ ಕತ್ತಿಯನ್ನು ಕೈಯಿಂದ ಹಿಡಿದಳು ಆ ಕತ್ತಿಯನ್ನು ಬೀಸುತ್ತಾ ಭೂಮಿಗೆ ಹಾರಿದಳು ಎಲ್ಲರೂ ಚಪ್ಪಾಳೆ ಹೊಡೆದರು ನಾಣ್ಯಗಳನ್ನು ಎಸೆದರು ಒಂದು ಹಾಡನ್ನು ಹಾಡಬೇಕೆಂದು ಹೆಲ್ಲು ಗಿಂಜಿದರು ದುರ್ಗಿಯು ದಿವ್ಯ ಕಂಠದಿಂದ ಹಾಡಿದಳು ಎಲ್ಲರೂ ಬೆರಗಾಗಿ ಹೂಗಳುತ್ತಾ ತಮ್ಮ ತಮ್ಮ ಬಿಡಾರಗಳಿಗೆ ತೆರಳಿದರು ದುರ್ಗಿಯು ಗುಡಾರದೊಳಗೆ ಹೊರಟುಕೊಂಡಳು ವಸ್ತಾದನು ಒಳಗೆ ಹೋದನು ಮುತ್ತದಿಯು ಮೆಲ್ಲಮೆಲ್ಲಗೆ ಹೆಜ್ಜೆ ಇಡುತ್ತಾ ಒಳಹೊಕ್ಕನು. ವಸ್ತಾದನು ಬಿರುಗಣ್ಣು ಬಿಟ್ಟು ಅವನ ಕಡೆ ನೋಡುತ್ತಾ ಏನು ಮುತ್ತದಿಗಳೇ ? ಏನು ಬಂದಿರಿ? ಆಟಗಾರರ ಅಂತಃಗೃಹದೊಳಗೆ ಬರಬಾರದೆಂಬುದನ್ನು ಅರಿಯಿರೋ ಎಂದು ಗದ್ಗರಿಸಿದನು ಡೇವಿಡ್ಡನಿಗೆ ಭಯವಾಯಿತು, ದುರ್ಗಿಯು ಓರೆಗಣ್ಣಿನಿಂದ ನೋಡುತ್ತಾ ನಕ್ಕಳು ಮುತ್ತದಿಗೆ ಧೈರ್ಯವಾಯಿತು, ವಸ್ತಾದರೆ ತಮ್ಮ ಆಟವನ್ನು ಭಾನುವಾರ ಸೇನಾಧಿಪತಿಗಳ ಮುಂದೆ ಏರ್ಪಾಡು ಮಾಡಿದೇನೆ ಎಂದನು ವಸ್ತಾದನು ಮೆಹರ್ಬಾನ್ ಎಂದನು ವಸ್ತಾದರೆ ಈ ದುರ್ಗಾದೇವಿಗೆ ಇನಾಂ ಕೊಡಲು ನಾನು ಸ್ವಲ್ಪ

ಹಣ ತಂದಿದೇನೆ, ತೆಗೆದುಕೊಳ್ಳಿರಿ, ಎಂದು ಹಣದ ಚೀಲವನ್ನು ವಸ್ತಾದರ ಕೈಗೆ ಕೊಡುವುದಕ್ಕೆ ಹೋದನು

ಇಲ್ಲಾ, ದುರ್ಗಾಬಾಯಿಗೇ ಕೊಡಿರಿ ಎಂದು ಹೇಳಿದನು ದುರ್ಗಾಬಾಯಿಯು ನಗುತ್ತಾ ಹಾರಿಬಂದು ಆ ಹಣದ ಚೀಲವನ್ನು ಕಿತ್ತುಕೊಂಡು ವಸ್ತಾದರೇ, ಈ ಹಣವನ್ನು ತೆಗೆದುಕೊಳ್ಳಿರಿ, ಒಂದುನೂರು ವರಹಗಳವೆ, ತಮ್ಮ ಸಾಲ ಹರಿಯಿತು ನಾನು ಇನ್ನು ಸ್ವತಂತ್ರಳು

ವಸ್ತಾ—ದುರ್ಗಾಬಾಯಿ, ನೀನು ನಮ್ಮ ಆಟವನ್ನು ಬಿಟ್ಟು ಹೋಗುವಿಯೇನು ?

ಇಲ್ಲ, ವಸ್ತಾದರೆ, ನಿಮ್ಮನ್ನು ಬಿಟ್ಟು ನಾನೆಲ್ಲಿಗೆ ಹೋಗಲಿ. ನಿಮ್ಮ ಸಾಲವನ್ನು ಹರಿಸಿಬಿಟ್ಟೆ, ಇನ್ನು ಮೇಲೆ ನೀವು ನನಗೆ ಸಾಲಗಾರರು, ಆಪ್ತ

ಆಗಲಿ ತಾಯೆ ನೀನೇ ಯಜಮಾನಿಯಾಗು ಈ ಆಟ ನಡೆಸುವುದಕ್ಕೆ ಒಬ್ಬ ದಡುತಿ ಆಸಾಮಿ ಬೇಕಲ್ಲ

ಹೌದು ವಸ್ತಾದರೇ, ನೀವೇ ವಸ್ತಾದರು, ನೀವೇ ಯಜಮಾನರು, ನಾನು ನಿಮ್ಮ ಆಟದ ನರ್ತಕಿ, ಆದರೆ ನನಗೆ ಅಡ್ಡಿ ಆತಂಕಗಳಿರಕೂಡದು, ನಾನು ಸ್ವತಂತ್ರಳು

ದುರ್ಗಾದೇವಿಯು ಮುತ್ತದ್ದಿಯನ್ನು ದರದರನೆ ಕೈ ಹಿಡಿದುಕೊಂಡು ಗುಡಾರದಿಂದ ಹೊರಗೆ ಹೋದಳು, ಇಬ್ಬರೂ ಓಡಿಹೋದರು, ಪ್ರಾತಃಕಾಲ ಮಾತನಾಡುತ್ತಿದ್ದ ಪಾಳುಮಂಟಪಕ್ಕೆ ಹೋದರು

ಅಲ್ಲಿ ಇಬ್ಬರೂ ಕುಳಿತುಕೊಂಡರು

ದುರ್ಗಾ—ಮುತ್ತದ್ದಿಗಳೇ ನನ್ನ ಷರತ್ತಿಗೆ ಒಪ್ಪುವಿರೋ ?

ಖಂಡಿತವಾಗಿಯೂ ಒಪ್ಪುವೆನು

ನನ್ನನ್ನು ಮದುವೆಯಾಗುವಿರೋ ?

ದೇವರ ಸತ್ಯವಾಗಿಯೂ ಮದುವೆಯಾಗುವೆನು ?

ಈ ಪಾಳಯವನ್ನು ಬಿಟ್ಟು ನಾವಿಬ್ಬರೂ ಓಡಿಹೋಗುವುದಕ್ಕೆ ಒಪ್ಪುವಿರೋ ?

ನೀನು ಹಾಗೆಯೇ ಮಾಡಬೇಕೆಂದರೆ ಅದಕ್ಕೂ ಸಿದ್ಧ

ನನ್ನ ಷರತ್ತನ್ನು ಹೇಳುವೆನು ಕೇಳಿರಿ

ಹೇಳು, ಎಂದು ಕೈಹಿಡಿದುಕೊಂಡನು

ನೋಡಿ ! ಮುತ್ತದ್ದಿಗಳೆ, ಶ್ರೀರಂಗನಟ್ಟಣದ ಸೇನಾನಾಯಕರು ನಿಮ್ಮ ಅಧಿಕಾರಿಗಳಿಗೆ ಒಪ್ಪಂದ ಬರೆದು ಕೊಟ್ಟಿದ್ದಾರೆಂದು ಹೇಳಿದಿರಲ್ಲವೇ. ಅದನ್ನು ತಂದು ನನಗೆ ತೋರಿಸಬೇಕು ಮುತ್ತದ್ದಿಯು ಅವಾಕ್ಯಾದನು ಸ್ವಲ್ಪ ಹೂತ್ತು ಕಲ್ಲು ಪ್ರತಿಮೆಯಂತೆ ಕುಳಿತಿದ್ದನು,

ದುರ್ಗಾ—ಡೇವಿಡ್ಡನನ್ನು ಆಲಿಂಗಿಸಿ ಚುಂಬಿಸಿ ಪ್ರೀಯನೇ ಮಾಡಲಾರೆಯಾ?
ನ್ನಲ್ಲಿ ಸುಳ್ಳು ಹೇಳಿದೆಯಾ ?

ಇಲ್ಲ ! ದುರ್ಗೆ, ನಾನೊಂದು ಪ್ರಶ್ನೆ ಕೇಳುತ್ತೇನೆ
ಕೇಳು

ನೀನು ಆಟದವಳಲ್ಲ, ನೀನು ಯಾರೋ ಗುಪ್ತಚಾರಳರಬೇಕು
ಹೌದು, ಗುಪ್ತಚಾರಳೇ ಎಂದುಕೋ.

ಡೇ—ನನಗೆ ಭಯವಾಗುತ್ತದೆ. ನಾನು ಸೇನಾಧಿಪತಿಗಳಲ್ಲಿ ಇದ್ದೆಲ್ಲವನ್ನು ತಿಳಿಸಿ
ಬಿಡುತ್ತೇನೆ

ದುರ್ಗೆಯು ಅವನ ಗಲ್ಲವನ್ನು ಹಿಡಿದು ಅಲ್ಲಾಡಿಸುತ್ತಾ, ಹೇಡಿಯೇ ಅಂಜು
ಬರುಕನೆ ! ತಿಳಿಸಿಬಿಡು ನಿನ್ನ ಸೇನಾಧಿಪತಿಗಳೇನು ಮೂಢರೇನು ? ಈ ಕಥೆ
ಬುನ್ನೆಲ್ಲಾ ನೀನೇ ನನಗೆ ಹೇಳಿದವನೆಂದು ಅವರಿಗೆ ಅರ್ಥವಾಗುವುದಿಲ್ಲವೇನು ?
ಇವರು ಈ ಯುದ್ಧ ಸಮಯದಲ್ಲಿ ನಿನ್ನ ತಲೆಯನ್ನು ಮೊದಲು ಹಾರಿಸಿ ನನ್ನ ವಿಚಾರ
ವೇ ಮಾಡುತ್ತಾರೆ

ದುರ್ಗಾ, ನೀನು ಗುಪ್ತಚಾರಳಲ್ಲದಿದ್ದರೆ ಆ ಕಾಗದಗಳು ನಿನಗೇಕೆ ?

ಪ್ರಿಯನೇ ನೋಡು! ರಣದುಲ್ಲಾಖಾನೆಂಬ ಸೇನಾಧಿಪತಿಯು ನನ್ನನ್ನು ಮದುವೆ
ಮಾಗಬೇಕೆಂದು ಬಹಳಆಲೆಸಟ್ಟಿದಾನೆ ನಮ್ಮ ವಸ್ತಾದರಿಂದ ವಾಗ್ದಾನಪಡೆದಿದಾನೆ.
ನನಗೆ ಅವನನ್ನು ಮದುವೆಯಾಗಲು ಇಷ್ಟವಿಲ್ಲ ಆದ್ದರಿಂದಲೇ ನಾನು ಈ ಬೆಳಿಗ್ಯೆ—
ಈ ವಸ್ತಾದರ ಅಧೀನ ಯಾವಾಗ ತಪ್ಪುತ್ತದೆಂದು ಜೋಯಿಸನನ್ನು ಪ್ರಶ್ನೆ ಕೇಳಿದ್ದು!
ಈ ಕಾಗದವು ನನ್ನ ಕೈಲಿದ್ದರೆ—ಈ ಯುದ್ಧವು ಪೂರೈಸುವವರೆಗೆ ಆ ಸೇನಾಧಿಪತಿಯು
ನನ್ನ ತಂಟೆಗೆ ಬರುವುದಿಲ್ಲ ಆದ್ದರಿಂದ ಆ ರಕ್ತವು ನನಗೆ ಬೇಕು ನೀನು ನನ್ನನ್ನು
ಮದುವೆಯಾಗಬೇಕಾದರೆ ಆ ಪತ್ರವನ್ನು ತಂದು ಕೊಡಬೇಕು ಇಲ್ಲದಿದ್ದರೆ ನಿನ್ನ
ದಾರಿ ನಿನಗೆ ನನ್ನ ದಾರಿ ನನಗೆ ಎಂದು ಹೇಳಿ ಹೊರಟೇಬಿಟ್ಟಳು. ಹಿಂತಿರುಗಿ
ನೋಡಲೇ ಇಲ್ಲ ಡೇವಿಡ್ಡನಿಗೆ ತಲೆ ತಿರುಗಿತು, ಕಣ್ಣು ಕತ್ತಲೆ ಕಟ್ಟಿಕೊಂಡು ಬಂತು,
ಹಿಡಿದು ದುರ್ಗೆಯ ಕೈ ಹಿಡಿದುಕೊಂಡು ಅವಳನ್ನು ನಿಲ್ಲಿಸಿದನು.

ದುರ್ಗೆ, ನಾನು ನಿನ್ನನ್ನು ಬಿಡಲಾರೆ ! ನಾನು ಆ ಕಾಗದಗಳನ್ನೆಲ್ಲಾ ನಿನಗೆ
ಬಿಡು ಕೊಡುತ್ತೇನೆ ಎಂದು ಹೇಳಿದನು ದುರ್ಗೆಯು ಪಕಪಕನೆ ನಕ್ಕಳು ಆ ಮುತ್ಸ
ದಿಯನ್ನು ಬಿಗಿಯಾಗಿ ಆಲಿಂಗಿಸಿಕೊಂಡು ಎಡಬಿಡದೇ ಮುತ್ತಿಟ್ಟಳು ಮುತ್ತದ್ದಿಯು
ಕಿಣ್ಣುಶೂನ್ಯನಾಗಿ ಹೋದನು ದುರ್ಗೆಯು ತನ್ನ ದೊಂಬರ ಗುಡಾರದ ಕಡೆಗೆ
ಹೋದಳು. ಡೇವಿಡ್ಡನು ತನ್ನ ಬಿಡಾರಕ್ಕೆ ತೆರಳಿದನು.

ಮಾರನೆಯ ದಿನ ಬೆಳಗಾಗುತ್ತಲೇ ಡೇವಿಡ್ಡನು ಯೋಚನೆ ಮಾಡತೊಡಗಿದನು. ಕೊನೆಯಲ್ಲಿ ಕಾಗದಗಳನ್ನು ದುರ್ಗಾರ್ದೇವಿಗೆ ಕೊಟ್ಟೇಬಿಡಬಿಡಬೇಕೆಂದು ನಿಶ್ಚಯಿಸಿದನು ಆ ಕಾಗದಗಳು ಭದ್ರವಾದ ಸಂದೂಕದಲ್ಲಿತ್ತು ಆ ಸಂದೂಕದ ಬೀಗದ ಜನರಲ್ ಹ್ಯಾರಿಸ್ ಸಾಹೇಬರ ಕೈ ವೆಟ್ಟಿಗೆಯಲ್ಲಿತ್ತು ಹ್ಯಾರಿಸ್ ಸಾಹೇಬರು ಸೈನ್ಯವ್ಯವಸ್ಥೆ ಮಾಡುವುದಕ್ಕೆ ಹೋಗಿದ್ದರು ಡೇವಿಡ್ಡನು ಅವರ ಕೈ ವೆಟ್ಟಿಗೆಯನ್ನು ತಗದಬೀಗದ ಕೈಗಳನ್ನು ತೆಗೆದುಕೊಂಡನು ಸಂಧ್ಯಾಕಾಲದವರೆಗೆ ಕಣ್ಣಿನಲ್ಲಿ ಕಣ್ಣಿಟ್ಟುಕೊಂಡು ಪ್ರಾಣವನ್ನು ಬಲವಾಗಿ ಹಿಡಿದುಕೊಂಡು ಕಾದಿದ್ದನು ಅಸ್ತಮಾನವಯಿತು ಸಂದೂಕನ್ನು ತೆಗೆದನು ಆ ಕಾಗದಗಳನ್ನು ಹೊರಕ್ಕೆ ತೆಗೆದನು ಎಲ್ಲಾ ಕೆಂಪು ಕಾಗದಗಳು, ಹದಿನಾಲ್ಕು ಕಾಗದಗಳಿದ್ದವು ಅವುಗಳನ್ನೆಲ್ಲಾ ತೆಗೆದುಕೊಂಡನು ಎಲ್ಲವನ್ನು ಒಂದು ಬಾರಿ ನೋಡಿದನು ದುರ್ಗೆಯ ಕೇಳಿದ್ದು ಒಂದೆಂದು ಕಾಗದ ಈ ಹದಿನಾಲ್ಕು ಕಾಗದಗಳೇಕೆ ? ಎಂದು ತೋರಿತು ಅವನು ಉರ್ದು ಅಕ್ಷರಗಳ ಪರಿಚಯವಿಲ್ಲ, ಯಾವ ಕಾಗದವೋ ಗುರ್ತಿಸಲಾರದೇ ಹೋದನು ಅಷ್ಟು ಮನಸ್ಸಿನ ವ್ಯವಧಾನವೂ ಇಲ್ಲ, ಎಲ್ಲ ಕಾಗದಗಳನ್ನು ಸತ್ತಿ ತನ್ನ ಜೋಬೆ ಕಿಸೆಯಲ್ಲಿಟ್ಟುಕೊಂಡನು ಸಂದೂಕದ ಬಾಗಿಲುಗಳನ್ನು ಹಾಗೆಯೇ ಭದ್ರಗೊಳಿಸಿದನು ಬೀಗದಕೈಗಳನ್ನೆಲ್ಲಾ ಯಥಾಸ್ಥಾನದಲ್ಲಿ ಇಟ್ಟನು ಆ ಗುಡಾರವನ್ನು ಬಿಟ್ಟು ಹೊರಟನು

ಸೈನ್ಯದ ಹೊರವಳಯಕ್ಕೆ ಬಂದನು ದೊಂಬರಾಟವು ಇನ್ನೂ ಆರಂಭವಾಗಿಲ್ಲ ದೂರದಲ್ಲಿ ಕಾದುನಿರೀಕ್ಷಿಸುತ್ತಿದ್ದನು, ಎದೆಯು ಬಡಿದುಕೊಳ್ಳುತ್ತಿತ್ತು ದೂರರಾಟವು ಆರಂಭವಾಯಿತು ಯಥಾಪ್ರಕಾರ ಸೈನ್ಯದವರೆಲ್ಲರೂ ಸೇರಿದ್ದರು ಅಲ್ಲಿಗೆಲ್ಲಾ ಪೂರೈಸಿದಮೇಲೆ ದುರ್ಗಾರ್ದೇವಿಯ ನರ್ತನವಾಯಿತು ಎಲ್ಲವೂ ಪೂರೈಸಿದಮೇಲೆ ಗುಂಪು ಹೊರಟುಹೋಯಿತು ಡೇವಿಡ್ಡನು ನೋಡುತ್ತ ದೂರದಲ್ಲಿ ಕಾದಿದ್ದನು ಸ್ವಲ್ಪ ಹೊತ್ತಾದಮೇಲೆ ಆ ಕತ್ತಲೆಯಲ್ಲಿ ಯಾರೋ ಸಿಕ್ಕು ಹಾಕುವುದು ಕೇಳಿಸಿತು. ಡೇವಿಡ್ಡನು ಅತ್ತ ಕಡೆ ಹೋದನು ಅಲ್ಲಿ ದುರ್ಗಾರ್ದೇವಿಯು ನಿಂತಿದ್ದಳು ಮುತ್ತದ್ದಿಯು ಲಗುಒಗೆಯಿಂದ ಅವಳ ಹತ್ತಿರ ಹೋಗಿ ನಿಂತನು ಅವಳು ಕೆಳಮಾತಿನಲ್ಲಿ ಮಾತನಾಡಬೇಡ, ನನ್ನ ಹಿಂದೆ ಬಾ ! ಎಂದು ಹೇಳಿದಳು ಅವರಿಬ್ಬರೂ ಹಾಗೆ ಮಾನವನಾಗಿ ನಡೆಯುತ್ತಾ ನಾಲ್ಕು ಮೈಲಿ ದೂರ ಹೋದರು ಅಲ್ಲಿ ಒಂದು ಪಾಳು ಮಂದಿರ ! ಇಬ್ಬರೂ ಹೋಗಿ ಆ ಮಂದಿರದಲ್ಲಿ ಕುಳಿತರು ದುರ್ಗೆಯು ಮುತ್ತದ್ದಿಯ ಕೊರಳಿಗೆ ತನ್ನ ತೋಳನ್ನು ಸುತ್ತುಗಟ್ಟಿ ಆಲಂಗಿಸಿ— ಪ್ರಾಣನಾಥ ಕೊನೆ ನೀನೇ ಗೆದ್ದೆಯಾ ?

ದುರ್ಗೆ ! ಇವೇ ಆ ಸೇನಾಧಿಪತಿಗಳ ಕಾಗದಗಳು ತೆಗೆದುಕೋ ಎಂದು ದುರ್ಗೆಯ ಕೈಗೆ ಕೊಟ್ಟು ಅವಳನ್ನು ಆಲಿಂಗಿಸಿ ಚುಂಬಿಸಿದನು

ದುರ್ಗೆಯು, ಪ್ರಿಯ ! ನಿನ್ನೆಯ ದಿನ ನನ್ನನ್ನು ಗೂಢಚಾರಳೆಂದು ಸಂಶಯ ಟ್ಟ ನೀನು ಬುದ್ಧಿವಂತನೇ ಹೌದು ಒಂದು ಪಕ್ಷ ನಾನು ಗೂಢಚಾರಳಾದರೂ ನನ್ನನ್ನು ನಂಬುವೆಯಾ ? ಈ ಕಾಗದಗಳನ್ನು ನನಗೆ ಕೊಡುವೆಯಾ ?

ದುರ್ಗೆ! ನೀನು ಯಾರಾದರೂ ನಾನು ಲಕ್ಷ್ಯಮಾಡುವುದಿಲ್ಲ ನಿನ್ನ ಪ್ರೇಮವು ಚಂಚಲವಾಗಿದ್ದು ನೀನು ನನ್ನನ್ನು ಬಿಡುವುದಿಲ್ಲವೆಂದು ಪ್ರಮಾಣ ಮಾಡಿದರೆ ಏನು

ದುರ್ಗೆಯು ಮಂದಹಾಸವನ್ನು ಬೀರುತ್ತಾ, ನಾನು ಆಮರಣಾಂತ ನಿನ್ನನ್ನು ಗಲುವುದಿಲ್ಲ ಎಂದು ಹೇಳಿ ಮುತ್ತದ್ದಿಯನ್ನು ಆಲಿಂಗಿಸಿದಳು

ಮುತ್ತದ್ದಿಯು, ದುರ್ಗೆ ! ನಾನು ಎಷ್ಟೋ ಸಾಹಸ ಮಾಡಿ ಆ ಕಾಗದಗಳನ್ನು ಹಿಡಿದಿದ್ದೇನೆ ಈಗ ಕಡುಗತ್ತಲೆ ನೀನು ಅವುಗಳನ್ನು ನೋಡಲೇ ಇಲ್ಲ ಒಂದು ಪಕ್ಷ ಅವು ನೀನು ಅಪೇಕ್ಷಿಸಿದ ಕಾಗದಗಳಲ್ಲದಿದ್ದರೆ ನಿನ್ನ ಇಷ್ಟಾರ್ಥವು ಫಲಿಸಿದಂತೆ ಗೊತ್ತುವುದಿಲ್ಲ

ಡೇವಿಡ್, ನೀನು ನನ್ನನ್ನು ಪೂರ್ಣವಾಗಿ ಪ್ರೀತಿಸುತ್ತಿ ಎಂದು ನಾನು ಬಲ್ಲೆ ನೀನು ನನ್ನ ಪ್ರೀತಿಗೆ ತಕ್ಕ ಪುರಸ್ಕಾರವನ್ನು ತಂದಿದ್ದಿ ಎಂದು ನಾನು ಪೂರ್ಣವಾಗಿ ಹಿಂಬದ್ದೇನೆ ಅದನ್ನು ನೋಡಿ ಪರೀಕ್ಷಿಸುವ ಕಾರಣವಿಲ್ಲ ನಾವಿಬ್ಬರೂ ದೂರ ಸೇರಿಕೊಳ್ಳುವ ಹೊರಟುಹೋಗೋಣ ಈ ಪ್ರಾಂತ್ಯದಲ್ಲಿದ್ದರೆ ನೀನು ಎಂದಾದರೂ ಸಿಕ್ಕಿ ಹೋಗುವೆ ಸೇನಾಧಿಪತಿಗಳು ನಿನ್ನನ್ನು ಗುಂಡಿನ ಬಾಯಿಗೆ ಕಟ್ಟಿಸುವರು

ಹೌದು ! ಹೊರಟುಹೋಗೋಣ ಆದರೆ, ನನಗೆ ಬಹಳ ಶ್ರಮವಾಗಿದೆ ಇಲ್ಲಿ ಸ್ವಲ್ಪ ವಿಶ್ರಮಿಸಿಕೊಂಡು ಹೋಗೋಣ ಒಂದು ಮಾತು ನೀನು ವಸ್ತಾದರಿಂದ ದುರ್ಗೆಗೆ ತಪ್ಪಿಸಿಕೊಂಡು ಬಂದೆ ?

ನಾನು ಅವನಿಗೆ ಚೆನ್ನಾಗಿ ಮಂಕುಬಾಡಿಯನ್ನು ಚೆಲ್ಲಿದ್ದೇನೆ ಅವನ ಚಿಂತೆ ನನಗೆ ಬೇಡ ನಿನಗಾಗಿ ಒಳ್ಳೆಯ ಮದ್ಯವನ್ನು ತಂದಿದ್ದೇನೆ ಸ್ವಲ್ಪ ಪಾನಮಾಡು ನಾನು ಪರಿಹಾರವಾಗುತ್ತೇನೆ ಎಂದು ಹೇಳಿ ತನ್ನ ಜೋಳಿಗೆಯಿಂದ ಒಂದು ಸೀಸೆಯನ್ನು ತೆಗೆದು ಸ್ವಲ್ಪ ಕುಡಿದು ಮುತ್ತದ್ದಿಯು ಕೈಗೆ ಕೊಟ್ಟಳು ಮುತ್ತದ್ದಿಯು ಅದನ್ನು ಕುಡಿದು ದುರ್ಗೆಗೆ, ಬಹಳ ರುಚಿಯಾಗಿದೆ ಎಂದನು ಹಾಗೆಯೇ ಕಲ್ಲುಚಪ್ಪಡಿಯು ತಿಳಿ ಮಲಗಿದನು ದುರ್ಗೆಯ ಕೈ ಹಿಡಿದುಕೊಂಡು ಏನೇನೋ ಮಾತನಾಡುತ್ತಿದ್ದಳು

ದುರ್ಗೆ, ಇನ್ನು ಸ್ವಲ್ಪ ಮಧುವಿದ್ದರೆ ಕೊಡು ಮನದಣಿಯೆಕುಡಿದುಬಿಡು ನೀ
ಡೇವಿಡ್, ನಿನಗಾಗಿ ಇಂದು ಯಥೇಚ್ಛವಾಗಿ ಮದ್ಯವನ್ನು ತಂದಿದ್ದೇನೆ ಕೂಡ
ಕುಡಿ ! ಬೇಕಾದಷ್ಟು ಕುಡಿ

ದುರ್ಗೆ, ಅಂದು ನೀನ ಕೊಟ್ಟ ಹೂಜಿಯ ಮದ್ಯಕ್ಕಿಂತ ಇದು ರುಚಿಯಾಗಿ
ಒಂದು ದುಡ್ಡಿಗಾಗಿ ಮಾಡಿದ ಮದ್ಯ, ಇಂದು ಪ್ರಣಯಕ್ಕಾಗಿ ತಂದಿರು
ಅಪ್ಯತ ಎಂದು ಹೇಳಿ ಮತ್ತೊಂದು ಸೀಸೆಯನ್ನು ತೆಗೆದುಕೊಟ್ಟಳು ಡೇವಿಡ್
ಸ್ವಲ್ಪ ಸ್ವಲ್ಪವಾಗಿ ಎಲ್ಲವನ್ನೂ ಕುಡಿದುಬಿಟ್ಟನು ದುರ್ಗೆಯು ನಕ್ಕಳು, ಗಟ್ಟಿಯಾ
ನಕ್ಕಳು, ಪಿಶಾಚಿಯ ನಗುವನ್ನು ನಕ್ಕಳು

ಡೇವಿಡ್ ನು ಕಣ್ಣು ಬಿಟ್ಟು ನೋಡಿದನು ದುರ್ಗೆಯನ್ನು ಸಮೀಪಕ್ಕೆ ಬ
ವಂತೆ ಕರೆದನು ಹೃದಯದಲ್ಲಿ ಏನೋ ಮಾತನೆಯಾಗಿ ಡೇವಿಡ್ ನು ಹೂರ
ತೊಡಗಿದನು. ದುರ್ಗೆಯು ತರಂಗ ತರಂಗವಾಗಿ ನಗುತ್ತಲೇ ಇದ್ದಳು ಯಾರ
ಬಾಗಿಲು ತೆಗೆದುಕೊಂಡು ಒಳಗೆ ಬಂದರು ಆ ಕತ್ತಲೆಯಲ್ಲಿಯೂ ಅವನು ವಸ್ತ್ರ
ನೆಂದು ದುರ್ಗೆಯು ಗುರ್ತಿಸಿದಳು

ವಸ್ತ್ರಾದರೇ ! ನೀವೆಲ್ಲಿ ಬಂದಿರಿ !

ದುರ್ಗೆ, ನಿನ್ನ ಹಿಂದೆಯೇ ಬಂದೆ, ಎಲ್ಲವನ್ನೂ ತಿಳಿದುಕೊಂಡೆ ಆದರೆ ಕೂ
ಗಳು ದೊರೆತಿವೆಯೇನು ?

ಅವು ಅದೇ ಕಾಗದಗಳೆಂದು ಹೇಗೆ ಹೇಳುತ್ತಿ-

ವಸ್ತ್ರಾದರೆ, ದುರ್ಗೆಯು ಅಷ್ಟು ಮುರಾಳಗಳೆಂದು ಭಾವಿಸಿದಿರಾ ? ಅವು
ಸ್ವರ್ಶದಿಂದಲೇ ತಿಳಿದುಕೊಂಡೆ ಅವೆಲ್ಲಾ ಒರಟಾದ ಕಾಗದಗಳು

ಅಷ್ಟರಲ್ಲಿ ಡೇವಿಡ್ ನು ಬಹಳ ಸಂಕಟಪಡುತ್ತಿದ್ದನು, ಅವನ ಕಡೆಗೆ 30
ದುರ್ಗೆಯು ಮತ್ತೊಮ್ಮೆ ನಕ್ಕಳು ಮುತ್ತದ್ದಿಯ ಪ್ರಾಣವು ಹಾರಿಹೋಯಿತು

ವಸ್ತ್ರಾದನೂ-ದುರ್ಗೆಯೂ ಸಮೀಪದಲ್ಲಿದ್ದ ಒಂದು ಕಳ್ಳಿಯ ಸಮೀಪ
ಹೋದರು ಅಲ್ಲಿ ಊರು ಬಾಗಿಲಿನಲ್ಲಿ ಒಂದು ಮಾರಿಯ ಗುದಿ ಮಾರವು
ಮುಂದೆ ದೊಡ್ಡ ಕಕ್ಕಡವು ಉರಿಯುತ್ತಿತ್ತು ಮಿಾರ್ ಸಾದಕನು ಆ ಬೆಳಕಿನಲ್ಲಿ
ಕಾಗದಗಳನ್ನು ಬಿಚ್ಚಿ ಓದಿದನು ಹದಿನಾಲ್ಕು ಕಾಗದಗಳು ಹದಿನಾಲ್ಕು
ಮುಖ್ಯ ಸೇನಾಧಿಪತಿಗಳು ಬರೆದಿರುವುದು ಎಲ್ಲವೂ ಅವರವರ ಸ್ವದಸ್ತುರು ನೋ
ಅವನ ಅನಂದಕ್ಕೆ ಪಾರವಿಲ್ಲ ಅವುಗಳನ್ನೆಲ್ಲಾ ಒಂದು ಚೀಲದಲ್ಲಿ ಹಾಕಿ ಬನ್ನಿ
ಕಟ್ಟಿಕೊಂಡನು ಇಬ್ಬರೂ ಮುಂದಕ್ಕೆ ಹೂರಟರು

ಮಿಾರ್ ಸಾದಕ್ ಮತ್ತು ಸಾವಿತ್ರಿ ಇಬ್ಬರೂ ವೇಷಗಳನ್ನು ಮರೆಸಿಕೊಂ
ರಾಜಧಾನಿಯ ಕಡೆ ಪ್ರಯಾಣ ಮಾಡಿದರು

ರಣಕ್ಷೇತ್ರದಲ್ಲಿ

ಸುಲ್ತಾನನು ಶ್ರೀರಂಗಪಟ್ಟಣದ ದರಿಯಾ ದೌಲತ್ತಿನಲ್ಲಿ ಚಿಂತಾಕ್ರಾಂತನಾಗಿ ಕಳಿತಿದ್ದಾನೆ. ಅವನ ಮುಖವು ಕೋಪದಿಂದ ಕೆಂಪೇರಿದೆ ಮಳವಳ್ಳಿಯ ಸಮೀಪದಲ್ಲಿ ತಾನೇ ಸ್ವತಃ ನಿಂತು ಯುದ್ಧಕ್ಕೆ ಹೋದನು. ಇಂಗ್ಲೀಷರ ದಂಡಿನೊಂದಿಗೆ ಕಡು ಪರಾಕ್ರಮದಿಂದ ಹೋರಾಡಿದನು. ಆದರೇನು? ಸುಲ್ತಾನೀ ಸೈನ್ಯಕ್ಕೆ ಜಯವಾಗಲಿಲ್ಲ. ಇದು ಸುಲ್ತಾನನ ಖೇದಕ್ಕೆ ಕಾರಣವಾಗಿತ್ತು. ಸುಲ್ತಾನೀ ಸೈನ್ಯವು ದಿನದಿನಕ್ಕೆ ಹಿಂದಕ್ಕೆ ಸರಿಯುತ್ತಿದೆ. ಇಂಗ್ಲೀಷರು ದಂಡೆತ್ತಿ ಬಂದಾಗಿನಿಂದಲೂ, ಎಲ್ಲಿಯೂ ಸುಲ್ತಾನೀ ಸೈನ್ಯಕ್ಕೆ ಜಯವೇ ಇಲ್ಲ. ಎಲ್ಲಿಯೂ ತೊಡ್ಡ ದೂಡ್ಡ ಯುದ್ಧಗಳಾಗಲೇ ಇಲ್ಲ. ಪಶ್ಚಿಮದ ಕಡೆ ಸಿದ್ಧೇಶ್ವರದಲ್ಲಿ ಸುಲ್ತಾನೀ ಸೈನ್ಯಕ್ಕೂ, ಇಂಗ್ಲೀಷರ ಸೈನ್ಯಕ್ಕೂ ಬಲವಾದ ಯುದ್ಧವಾಯಿತು. ಅಲ್ಲಿಯೂ ಸುಲ್ತಾನರಿಗೆ ನೋಲೇ ಮಳವಳ್ಳಿಯ ಸಮೀಪವಂತೂ ಸ್ವಯಂ ಸುಲ್ತಾನರೇ ಯುದ್ಧ ಮಾಡಿದರು, ಜಯವಾಗಲಿಲ್ಲ. ಗೂಢಚಾರರು ಹೇಳಿದ ವರ್ತಮಾನ ನಿಜವಿರಬಹುದೇ ಎಂಬ ಸಂದೇಹವು ಬಾಧಿಸುತ್ತಿದೆ.

ಹೀಗೆಯೇ ಏಕಾಂತದಲ್ಲಿ ಸುಲ್ತಾನನು ಆಲೋಚಿಸುತ್ತಾ ಕುಳಿತಿರುವಾಗ ದೂರದಲ್ಲಿ ಫಿರಂಗಿಯ ಶಬ್ದಗಳ ಕೇಳಲಾರಂಭಿಸಿದುವು. ಮೇಲು ಭಾವಣಿಗೆ ಹೋಗಿ ನಿಂತು ಸುತ್ತಲೂ ನೋಡಿದನು. ದೂರದಲ್ಲಿ ಧೂಳು ಆಕಾಶದವರೆಗೆ ವ್ಯಾಪಿಸಿದ್ದಿತು. ಇದು ಸೈನ್ಯವು ಬರುತ್ತಿರುವ ಚಿಹ್ನೆಯಲ್ಲವೆಂದೂ, ಎಲ್ಲಿಯೋ ಒಲವಾದ ಯುದ್ಧವಾಗುತ್ತಿದೆಯೆಂದೂ ನಿಶ್ಚಯಿಸಿದನು. ಬೇಹುಗಾರರು ಬಂದು ಯಾವ ವರ್ತಮಾನವನ್ನೂ ತಿಳಿಸಲಿಲ್ಲ. ಆಸು, ಹೂತ್ತಿಗೆ ಮಧ್ಯಾಹ್ನದ ವೇಳೆಯಾಯಿತು. ಆರೋಗಣೆಯನ್ನು ಪೂರೈಸಿ ಹೊರಗೆ ಬಂದನು. ಬೇಹುಗಾರರು ಬಂದು ಸುಲ್ತಾನರಿಗೆ ಮುಜರೆ ಮಾಡಿದರು. ಸಮಾಚಾರವೇನೆಂದು ವಿಚಾರಿಸಿದನು.

ಹುಜೂರು! ಕರೀಘಟ್ಟದ ಆಚೆ ಫರಂಗಿಯವರ ದಂಡಿಗೂ, ದೇಶೀ ಸೈನ್ಯಕ್ಕೂ ಬಲವಾದ ಯುದ್ಧವಾಗುತ್ತಿದೆ. ಎರಡು ಕಡೆಗೂ ಸಮಸಮ ಬಲವಿದೆ. ಎರಡು ಕಡೆಯೂ ಫಿರಂಗಿಗಳಿವೆ. ಬಂದೂಕಗಳ ಸದ್ದು ಎಡೆಬಿಡದೆ ಕೇಳುತ್ತಿದೆ. ದೇಶೀಯ ಸೈನ್ಯದ ಕೈಯೇ ಗಂಟೆಗಂಟೆಗೂ ಮೇಲಾಗುತ್ತಿರುವಂತೆ ಕಾಣುತ್ತದೆ. ಎಂದು ಹೇಳಿದರು.

ಸುಲ್ತಾನ—ಸುಲ್ತಾನೀ ಸೈನ್ಯವು ಈವತ್ತು ಯುದ್ಧಕ್ಕೆ ಹೊರಟೇ ಇಲ್ಲವಲ್ಲವೇ? ಚಾರರು—ಇಲ್ಲ! ಖಾವಿಂದ ನಮ್ಮ ಸೈನ್ಯ ಯುದ್ಧಕ್ಕೆ ಹೊರಟಿಲ್ಲ. ಈಗ

ಮಧ್ಯಾಹ್ನದ ಮೇಲೆ ಸೇನಾಧಿಪತಿಗಳು ಯುದ್ಧವು ಸಂಭವಿಸಬಹುದೆಂದು ಸೈನ್ಯ ಸನ್ನಾಹ ಮಾಡುತ್ತಿದ್ದಾರೆ.

ಸುಲ್ತಾನ್ — ಇಂಗ್ಲೀಷರ ದಂಡಿನೊಡನೆ ಯುದ್ಧ ಮಾಡುತ್ತಿರುವುದು ಯಾರ ದಂಡೆಂಬುದು ನಮಗೆ ಗೊತ್ತಾಗಲಿಲ್ಲವೋ ? ಬಹುಶಃ ಫ್ರೆಂಚರ ದಂಡು ಇರಬಹುದು ನಾವು ಏನಾಗಿರಿಸುತ್ತೇವೆ.

ಚಾರರು — ಮಹಾಸ್ವಾಮಿ ! ನಾವೇ ಬಹಳ ವಿಚಾರ ಮಾಡಿದ್ದೇವೆ ಅದು ಫ್ರೆಂಚರ ದಂಡಲ್ಲ ಆ ದಂಡೆಲ್ಲವೂ ಪೂರ್ತಿಯಾಗಿ ಹಿಂದೂಗಳ ದಂಡು ಕೊಂಬು ಕಡೆಗಳ ಕೇಳುತ್ತವೆ ಪಾಳಯಗಾರರ ದಂಡೆಂದು ಊಹಿಸಿದ್ದೇವೆ

ಸುಲ್ತಾನರು ನಕ್ಕರು ! ಓಹೋ ! ಅದು ಹಿಂದುಗಳ ದಂಡಾದರೆ, ಪಾಳಯ ಗಾರರ ದಂಡಾದರೆ ಅದು ನಗರದ ಸೈನ್ಯವೇ ಇರಬೇಕು ಇಷ್ಟು ತುಮುಲ ಯುದ್ಧ ವಾಗಬೇಕಾದರೆ ಆ ಸೈನ್ಯದ ನಾಯಕರು ಸ್ವಯಂ ಇಯಜ್‌ಖಾನರವರೇ ಇರಬೇಕು ಎಂದು ಹೇಳಿ, ಆ ಬೇಹುಗಾರರನ್ನು ಕಳುಹಿಸಿಕೊಟ್ಟು ಡಲಾಯಿತರನ್ನು ಕರೆದು ಮಂತ್ರಿ ಪೂರ್ಣಯ್ಯನವರನ್ನು ಕರೆತರುವಂತೆ ಆಪ್ತನೇ ಮಾಡಿದರು

ಮಂತ್ರಿ ಪೂರ್ಣಯ್ಯನವರು ಬಂದು ಸುಲ್ತಾನರ ಭೇಟಿ ಮಾಡಿದರು ಸುಲ್ತಾನರ ಮುಖವು ಇಷ್ಟು ಪ್ರಸನ್ನವಾಗಿರುವುದನ್ನು ನೋಡಿ ಅವರು ಸಂತೋಷಪಟ್ಟರು ಸುಲ್ತಾನರು ಪೂರ್ಣಯ್ಯನವರನ್ನು ಮೇಲಿನ ಛಾವಣಿಗೆ ಕರೆದುಕೊಂಡು ಹೋಗಿ ದುರ್ಬೀನಿನಿಂದ ಆ ಯುದ್ಧವಾಗುತ್ತಿರುವ ಕಡೆಗೆ ತೋರಿಸಿದರು ಮಹಾಮಂತ್ರಿಗಳ ವರೇ! ಆಯುದ್ಧವು ಯಾರದೆಂಬುದನ್ನು ಬಲ್ಲರಾ? ಅದು ನಗರದ ಸೈನ್ಯಕ್ಕೂ, ಇಂಗ್ಲೀಷರ ಸೈನ್ಯಕ್ಕೂ ಆಗುತ್ತಿರುವ ಯುದ್ಧ ನಗರದ ಸೈನ್ಯವನ್ನು ಸ್ವಯಂ ನಗರದ ನವಾಬರಾದ ಇಯಜ್‌ಖಾನರವರೇ ನಡೆಸುತ್ತಿದ್ದಾರೆಂಬುದಕ್ಕೆ ಸಂದೇಹವೇ ಇಲ್ಲ ಇಯಜ್‌ಖಾನ ರವರು ರಣರಂಗಕ್ಕೆ ಬಂದ ಮೇಲೆ ನಮ್ಮ ಜಯವು ಸಿದ್ಧ ನಾನು ಈಗಲೇ ಆ ರಣ ರಂಗಕ್ಕೆ ಹೊರಡುತ್ತೇನೆ ಎಂದು ಹೇಳಿದರು.

ಪೂರ್ಣಯ್ಯ — ಹುಜೂರು, ಇಯಜ್‌ಖಾನರು ಯುದ್ಧಭೂಮಿಗೆ ಬಂದು ಯುದ್ಧ ಮಾಡುತ್ತಿದ್ದಾರೆಂಬ ಸುದ್ದಿಯನ್ನು ತಂದವರಾರು ?

ಸ್ವಪ್ನವಾಗಿ ನಮಗೆ ಸುದ್ದಿಯು ಬಂದಿಲ್ಲ ಬೇಹುಗಾರರು ತಂದ ಸಮಾಚಾರ ಗಳಿಂದ ನಾನೇ ಊಹಾಪೋಹ ಮಾಡಿದ್ದೇನೆ.

ಹುಜೂರು, ಆ ಊಹೆಯು ನಿಜವಾದರೆ ಬಹು ಸಂತೋಷ ಆದರೆ ಖಚಿತ ವಾಗಿ ತಿಳಿದ ಹೊರ್ತು ಈ ಮಹಾಯುದ್ಧದ ಮಧ್ಯದಲ್ಲಿ ಸ್ವಯಂ ಸುಲ್ತಾನರು ಪ್ರವೇಶ ಮಾಡಕೂಡದು ಹಾಗೆ ನುಗ್ಗುವುದರಲ್ಲಿ ಅಪಾಯವಿದೆ

ಸುಲ್ತಾನರಿಗೂ ಮಂತ್ರಿಗಳಿಗೂ ಬಹಳ ಚರ್ಚೆಯಾಯಿತು. ಮಂತ್ರಿಗಳು

ಸುಲ್ತಾನರನ್ನು ಯುದ್ಧರಂಗಕ್ಕೆ ಹೋಗಲು ಬಿಡಲೇ ಇಲ್ಲ ಅಸ್ತಮಾನವಾಗಿ ಹೋಯಿತು ರಾತ್ರಿ ಒಂಬತ್ತು ಗಂಟೆಯಾಯಿತು ನಭೋಮಂಡಲವು ಭೇದಿಸುವಂತೆ ಕೊಂಬು ಕಹಳೆಗಳ ಸದ್ದಾಯಿತು ಅದು ಸುಲ್ತಾನರ ಮತ್ತು ಮಂತ್ರಿಗಳ ಕಿವಿಗೂ ಅಸ್ಪಷ್ಟವಾಗಿ ಕೇಳಿಸಿತು ಸ್ವಲ್ಪ ಹೊತ್ತಿನಲ್ಲಿ ಸದ್ದು ಆಡಗಿ ಹೋಯಿತು

ಸುಲ್ತಾನರ ಊಹೆಯು ಬರೀ ಊಹೆಯಲ್ಲ, ನಿಜವೇ ಆಗಿದ್ದಿತು ಅತ್ತೆಕಡೆ ರಣರಂಗದಲ್ಲಿ ಆದಿನ ಪ್ರಾತಃಕಾಲ ನಗರದ ಸೈನ್ಯವು ಇಂಗ್ಲೀಷರ ದಂಡಿನ ಮೇಲೆ ಹಠಾತ್ತಾಗಿ ಬಿದ್ದಿತು ಸ್ವಯಂ ಇಯಜ್‌ಖಾನನೇ ಸೇನಾಧಿಪತ್ಯವನ್ನು ವಹಿಸಿದ್ದನು ಸುತ್ತಲೂ ಹದಿಮೂರು ಮಂದಿ ಪಾಳಯಗಾರರು ಸುತ್ತವರಿದು ಯುದ್ಧ ಮಾಡುತ್ತಿದ್ದರು ಎರಡು ಗಂಟೆಗಳ ಕಾಲದಲ್ಲಿ ಇಂಗ್ಲೀಷರ ದಂಡು ಧ್ವಂಸವಾಗಿ ಹೋಯಿತು ಅಷ್ಟರಲ್ಲಿ ಜನರಲ್ ಹಾರಿಸ್ಸನು ದೊಡ್ಡ ದಂಡು ತೆಗೆದುಕೊಂಡು ಬಂದು ರಣಕ್ಷೇತ್ರದಲ್ಲ ನಿಂತನು ಇಯಜ್‌ಖಾನರ ಯುದ್ಧ ವೈಖರಿಯನ್ನು ನೋಡಿ ಸ್ವಯಂ ಸುಲ್ತಾನರೇ ಯುದ್ಧಕ್ಕೆ ಬಂದು ನಿಂತಿದ್ದಾರಂದು ಅವನು ಭಾವಿಸಿದನು ಸುಲ್ತಾನರು ಬಹು ಪರಾಕ್ರಮಶಾಲಿಗಳೆಂದು ಅವನು ಕೇಳಿದ್ದನು ಇಂದು ಸುಲ್ತಾನರೊಡನೆ ಪ್ರತ್ಯಕ್ಷ ಯುದ್ಧವು ಬಂದಿತೆಂದು ಸಂತೋಷಪಟ್ಟನು ಯುದ್ಧ ಭೂಮಿಯಲ್ಲಿ ನೋಡಿ ದರೆ ಹಿಂದೂ ಸೈನ್ಯ! ಅವನಿಗೆ ಆಶ್ಚರ್ಯವಾಯಿತು ಒಂದೆರಡು ಗಂಟೆಗಳಲ್ಲಿಯೇ ಅದು ಪಾಳಯಗಾರರ ದಂಡೆಂದು ಇಂಗ್ಲೀಷರ ಸೇನೆಗೆ ಗೊತ್ತಾಯಿತು ಆದರೂ ಅ ಮಹಾ ಸೈನ್ಯದ ಸರ್ವಸೇನಾನಾಯಕನಾರೆಂದು ಅವನಿಗೆ ತಿಳಿಯಲಿಲ್ಲ ಯುದ್ಧ ವೇನೋ ಬಹಳ ಘೋರವಾಗಿತ್ತು ಇಂಗ್ಲೀಷ್ ಸೈನ್ಯವು ಗಂಟೆಗಂಟೆಗೂ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ನಾಶವಾಗುತ್ತಿತ್ತು ಹಾರಿಸ್ಸನು ಇಂಗ್ಲೀಷ್ ಸೈನ್ಯವನ್ನು ಹಿಂದಕ್ಕೆ ಸರಿಸಬೇಕೆಂದು ಪ್ರಯತ್ನ ಮಾಡಿದನು ಸ್ವಲ್ಪ ಹೊತ್ತು ಇಂಗ್ಲೀಷ್ ಸೈನ್ಯವು ಜನರಲ್ಲನ ಅಪ್ಪಣೆಯಂತೆ ಹಿಂದಕ್ಕೆ ಸರಿಯಿತು ಆದರೂ ನಗರದ ಸೈನ್ಯವು ಬಹಳ ಭರದಿಂದ ಮುಂದೆ ಮಂದೆ ನುಗ್ಗುತ್ತಲೇ ಇತ್ತು ಇಂಗ್ಲೀಷ್ ಸೇನಾನಾಯಕನು ಹಿಂದಕ್ಕೆ ಸರಿಯುವುದು ಉಪಯೋಗವಿಲ್ಲವೆಂದು, ಶತ್ರುಗಳ ಸೈನ್ಯವು ಭರದಿಂದ ಮುಂದೆ ನುಗ್ಗುತ್ತಿರುವುದರಿಂದ ಎಷ್ಟು ಮುಂದಕ್ಕಾದರೂ ಅವರು ಬರುತ್ತಾರೆಂದು ನಿಶ್ಚಯ ಮಾಡಿ ಇಂಗ್ಲೀಷ್ ಸೈನ್ಯವನ್ನು ಪುನಃ ಮುಂದಕ್ಕೆ ನುಗ್ಗಿಸಿದನು ಫಿರಂಗಿಗಳನ್ನೆಟ್ಟಿ ಉಡಾಯಿಸುತ್ತಾ ಬಂದರು ಆದರೂ ದೇಶೀಯ ಸೈನ್ಯದ ಪ್ರಚಂಡ ಶಕ್ತಿಯು ಹೆಚ್ಚುತ್ತಲೇ ಬಂದಿತು. ಸಂಧ್ಯಾಕಾಲದ ಹೊತ್ತಿಗೆ ಇಂಗ್ಲೀಷರ ಅರ್ಧ ಸೈನ್ಯವು ನಾಶವಾಗಿ ಹೋಗಿತ್ತು ಜನರಲ್ ಹಾರಿಸ್ಸನು ಇಂದು ತನುಗೆ ಜಯವಿಲ್ಲವೆಂದು ನಿಶ್ಚಯಿಸಿದನು.

ಇಯಜ್‌ಖಾನನು ಬಹು ಪರಾಕ್ರಮದಿಂದ ಯುದ್ಧ ಮಾಡಿದನು ವಾಳಯ ಗಾರರೆಲ್ಲರೂ ಪ್ರಾಣದ ಹಂಗೂ ತೊರೆದು ಯುದ್ಧ ಮಾಡಿದರು. ಮಧ್ಯಾಹ್ನವತೆಗೆ

ದೊಲತ್ತಳೂ, ರಾಧೆಯೂ ಇಯಜ್ಜಾಖಾನನ ಸಮಾಪದಲ್ಲಿಯೇ ಕುದುರೆಗಳನ್ನೇರಿ ಯುದ್ಧ ಮಾಡುತ್ತಿದ್ದರು ಮಧ್ಯಾಹ್ನ ತ್ವರ ಆ ರಣಸಾಗರದಲ್ಲಿ ಇಯಜ್ಜಾಖಾನನಿಗೂ, ಅವರಿಗೂ ಬಹುದೂರವಾಗಿ ಹೋಯಿತು ಎಲ್ಲಿ ಯುದ್ಧದ ವೇಗವು ತೀವ್ರವಾಗಿದೆಯೋ ಅಲ್ಲಿ ಇಯಜ್ಜಾಖಾನನಿದ್ದಾನೆಂದು ಅವರು ಗುರ್ತಿಸುತ್ತಿದ್ದರು ಸಂಧ್ಯಾ ಕಾಲವಾಗುತ್ತಲೇ ಯುದ್ಧದ ವೇಗವು ಹತ್ತರಸ್ಸು ಹೆಚ್ಚಿತು. ರಾತ್ರಿ ಕತ್ತಲಾದ ಮೇಲೆ ಇಂಗ್ಲೀಷ್ ಸೈನ್ಯವು ಹಿಂದಕ್ಕೆ ಓಡಿಹೋಯಿತು ರಣಕ್ಷೇತ್ರದಲ್ಲಿ ಒಬ್ಬ ಇಂಗ್ಲೀಷ್ ಸೈನಿಕನಾದರೂ ಇರಲಿಲ್ಲ ಆರ್ತನಾದ ಕೇಳುತ್ತಿದ್ದಿತು ನಾಲಾರು ಪಾಳಯಗಾರರು ಇಯಜ್ಜಾಖಾನನ ಸಮಾಪದಲ್ಲಿಯೇ ಇದ್ದರು ಇಂಗ್ಲೀಷ್ ಸೈನ್ಯವು ಓಡಿಹೋಗುತ್ತಲೇ ನಗರದ ಸೈನ್ಯದವರು ಬಲವಾದ ಕೊಂಬು ಕಹಳೆಗಳನ್ನು ಊದಿದರು ಆ ಶಬ್ದವನ್ನು ಕೇಳುತ್ತ ಇಯಜ್ಜಾಖಾನನು ನಗುತ್ತಾ ಹಿಂದಕ್ಕೆ ತಿರುಗಿದನು. ಅನುಸರಿಸಿ ನಿಂತಿದ್ದ ಪಾಳಯಗಾರರನ್ನು ಕುರಿತು, “ನಗರದ ವೀರರೇ! ಇಂದಿನ ಜಯವು ನಿಮ್ಮದು” ಎಂದು ಉಚ್ಚಕಂಠದಿಂದ ಹೇಳಿದನು ರಣಭೂಮಿಯಲ್ಲೆಲ್ಲಾ ಕತ್ತಲೆ ಕವಿದಿತ್ತು ಆರ್ತನಾದಗಳು ಕೇಳುತ್ತಿದ್ದವು ಖಾನನು ಮನನೊಂದ ಸೈನಿಕರನ್ನೆಲ್ಲಾ ಡೋಲಿಗಳಲ್ಲಿ ಶಿಬಿರಕ್ಕೆ ಸಾಗಿಸಬೇಕೆಂದು ಅಪ್ಪಣೆ ಮಾಡಿದನು ದೊಲತ್ ಮತ್ತು ರಾಧಾರಾಣಿಯವರು ಆ ರಣಕ್ಷೇತ್ರದಲ್ಲಿ ಯಾವ ಭಾಗದಲ್ಲಿದ್ದಾರೆಯೋ ಇಯಜ್ಜಾಖಾನನು ಅರಸತೊಡಗಿದನು ಸ್ವಲ್ಪ ಹೊತ್ತಿನಲ್ಲಿಯೇ ಎರಡು ಕುದುರೆಗಳು ಬಂದು ಇಯಜ್ಜಾಖಾನನ ಗುಂಪನ್ನು ಸೇರಿಕೊಂಡವು ಆ ಮಶಾಲು ಬೆಳಕಿನಲ್ಲಿ ಖಾನನು ಆ ಇಬ್ಬರು ರಾಣಿಯವರನ್ನೂ ನೋಡಿದನು ರಾಣಿಯರ ಮುಖವು ಮಸಿಯ ಕೂಡದಂತೆ ಕಪ್ಪಾಗಿದ್ದವು ಅಂಗರೇಕುಗಳೆಲ್ಲಾ ಹರುಕಲು ಭಿದ್ರವಾಗಿದ್ದವು. ಇಯಜ್ಜಾಖಾನನು ನಗುತ್ತಾ “ರಾಣಿಯವರೇ! ಯುದ್ಧವು ಹೇಗಿದೆ? ಹಸಿವು ಬಾಯಾರಿಕೆಗಳಿಂದ ರಾಣಿಯವರು ಬಳಲಿರುವಂತಿದೆ” ಎಂದನು ದೊಲತ್ತಳು ನಗುತ್ತಾ ಇಂಥದೊಂದು ಯುದ್ಧವನ್ನು ನೋಡಬೇಕೆಂದು ಹತ್ತು ವರ್ಷಗಳಿಂದಲೂ ಹಂಬಲಿಸುತ್ತಿದ್ದೆ ಈ ರಣಕ್ಷೇತ್ರದಲ್ಲಿ ನಿಮ್ಮನ್ನು ಹೀಗೆ ದರ್ಶನ ಮಾಡಬೇಕೆಂದು ಆಶಿಸುತ್ತಿದ್ದೆ ಈ ದಿನದ ಯುದ್ಧದಂತಹ ಯುದ್ಧವು ದಕ್ಷಿಣಾವರ್ತದಲ್ಲಿ ಎಂದೂ ನಡೆದೇ ಇಲ್ಲ! ಇಂದಿನ ಅಖಂಡ ಜಯವು ನಿಮ್ಮದು ಸುಲ್ತಾನರು ನಿಮ್ಮ ಪಕ್ಕದಲ್ಲಿದ್ದು ಈ ಯುದ್ಧವನ್ನು ನೋಡಿದರೆ ಎಷ್ಟೋ ಚೆನ್ನಾಗಿತ್ತು. ಇಯಜ್ಜಾಖಾನನು ನಕ್ಕನು ಎಲ್ಲರೂ ಶಿಬಿರಾಭಿಮುಖವಾಗಿ ತೆರಳಿದರು

ಮಂಡ್ಯಕ್ಕೂ ಹೋಡೆಗೂ ಮಧ್ಯದಲ್ಲಿ ನಗರದ ಶಿಬಿರವು ಬೀಡುಬಿಟ್ಟಿತು ನಾಲಾರು ಕಡೆ ಹೋಗಿದ್ದ ಸೈನ್ಯಗಳೆಲ್ಲಾ ಶಿಬಿರಕ್ಕೆ ಹಿಂದಿರುಗಿದ್ದವು ಖಾನರವರೂ ಸುಮಾರು ರಾತ್ರಿ ೧೧ ಗಂಟೆಯ ಸಮಯಕ್ಕೆ ಶಿಬಿರಕ್ಕೆ ಹೋಗಿ ತಲಸಿದರು ಶಿಬಿರವು ಬಹಳ ಶಿಸ್ತಿನಿಂದ ಸಜ್ಜಾಗಿದ್ದಿತು. ರಾತ್ರಿ ಸೈನಿಕರೆಲ್ಲರಿಗೂ ಭೋಜನಕ್ಕೆ ಸಿದ್ಧಪಾಗುತ್ತಿ

ದ್ವಿತು ಇಯಜ್‌ಖಾನನು ತನ್ನ ಗುಡಾರಕ್ಕೆ ಹೋಗಿ ಸೇನಾಧಿಪತಿಗಳನ್ನು ಕರೆಸಿ ಭೋಜನೋತ್ತರ ಸೈನ್ಯಗಳೆಲ್ಲವೂ ಸಜ್ಜಾಗಿರಬೇಕು ಯಾರೂ ಪ್ರಮತ್ತರಾಗಿರಕೂಡದು ಎಂದು ಕಟ್ಟಾಜ್ಞೆ ಮಾಡಿ ದಿರಸನ್ನು ಬಿಚ್ಚಿದನು ರಾಣಿಯವರೂ ತಮ್ಮ ತಮ್ಮ ಗುಡಾರಗಳಿಗೆ ತೆರಳಿದರು ಪಾಳಯಗಾರರೆಲ್ಲರೂ ತಮ್ಮ ಬಿಡಾರಗಳನ್ನು ಸೇರಿದರು

ಕೋಟಿಯೊಳಗೆ ರಾತ್ರಿ ಒಂಭತ್ತು ಗಂಟೆಯಾಗುತ್ತಲೇ ಸುಲ್ತಾನನು ಚಡಪಡಿ ಸಹತ್ತಿದನು ಈ ದಿನ ನಡೆದ ಯುದ್ಧದ ಪೂರ್ವಾಪರಗಳನ್ನು ತಿಳಿದುಕೊಳ್ಳಬೇಕೆಂದು ಹಾತೊರೆಯುತ್ತಿದ್ದನು ಕ್ಷಣಕ್ಷಣಕ್ಕೂ ಆ ಯುದ್ಧವು * ಇಯಜ್‌ಖಾನರ ದೆಂದು ಸುಲ್ತಾನನ ಮನಸ್ಸಿನಲ್ಲಿ ಮಿಡಿಯುತ್ತಿತ್ತು ಸುಲ್ತಾನನು ಅಂಗರೇಕುಗಳನ್ನು ಧರಿಸಿ ಕುದುರೆಯನ್ನು ಹತ್ತಿ ಅಂಗರಕ್ಷಕರೊಡನೆ ರಣಕ್ಷೇತ್ರಕ್ಕೆ ಹೊರಟನು. ವಿಶಾಲವಾದ ರಣಕ್ಷೇತ್ರವು ಬರಿದಾಗಿತ್ತು ಎಲ್ಲೆಲ್ಲಿಯೂ ಸೈನಿಕರ ಶವಗಳು ! ಸತ್ತುಬಿದ್ದಿದ್ದ ಕುದುರೆಗಳು ವೆಟ್ಟು ತಿಂದು ಮರಣೋನ್ಮುಖರಾದ ಸೈನಿಕರ ಆರ್ತನಾದ, ನಾಯಿ ನರಿಗಳ ಕೂಗು ಎಲ್ಲ ಕಡೆಯೂ ಕೇಳಿಬರುತ್ತಿದ್ದಿತು ಸುಲ್ತಾನನು ಆ ರಣಕ್ಷೇತ್ರವನ್ನು ಕಷ್ಟದಿಂದ ದಾಟಿ ನಗರದ ಸೈನ್ಯ ಶಿಬಿರವನ್ನು ಹುಡುಕುತ್ತ ಹೊರಟನು ಹಾಗೆಯೇ ಶಿಬಿರವು ಸಮಾಪಿಸುತ್ತ ಬಂದಿತು. ಶಿಬಿರದ ಮಹಾದ್ವಾರಕ್ಕೆ ತಲವುತ್ರಲೇ ಆ ಆಗಾಧ ಶಿಬಿರವನ್ನು ನೋಡಿ ಸುಲ್ತಾನನು ಉಬ್ಬಿಹೋದನು ಶಿಬಿರದ ಮಹಾದ್ವಾರದಲ್ಲಿ ಕಾವಲು ಕಾಯುತ್ತಿದ್ದ ಘೌಜುದಾರನು ಬಂದು ಆ ಮಧ್ಯರಾತ್ರಿಯಲ್ಲಿ ಬಂದವರಾರೆಂದು ವಿಚಾರಣೆ ಮಾಡಿದನು ಸುಲ್ತಾನನು ಅಡ್ಡತೆಯಿಂದ ನಾವು ಶ್ರೀ ರಂಗಪಟ್ಟಣದವರು ಸುಲ್ತಾನರ ಕಡೆಯಿಂದ ಬಂದಿದ್ದೇವೆ ಈ ಶಿಬಿರವು ನಗರದ ನವಾಬರವರದೇ ? ಎಂದು ಕೇಳಿದನು

ಹೌದು ಇದು ನಗರದ ನವಾಬ್ ಇಯಜ್‌ಖಾನರ ಶಿಬಿರ ! ಈ ಅವೇಳೆಯಲ್ಲಿ ಯಾರನ್ನೂ ಒಳಗೆ ಬಿಡಲು ಹುಕ್ಕುಂ ಇಲ್ಲ ನಮ್ಮ ಘೌಜುದಾರೀ ಹುಕ್ಕುಂ ಪ್ರಕಾರ ನೀವುಗಳು ವಾಪಸು ಹೋಗುವಂತೆಯೂ ಇಲ್ಲ ಬೆಳಕು ಹರಿಯುವವರೆಗೆ ಬಂಧನದಲ್ಲಿರಬೇಕು ಪ್ರಾತಃಕಾಲ ಖಾರವರ ಸಮ್ಮುಖದಲ್ಲಿ ಹಾಜರಾಗುತ್ತೇನೆ

ಸುಲ್ತಾನನು "ಸರಿ! ಪಾಳಯಗಾರರೇ, ನಿಮ್ಮ ಸೈನ್ಯದ ಶಿಸ್ತಿಗೆ ನಾವು ತಲೆ ಬಾಗುತ್ತೇವೆ. ಆದರೆ ನಮ್ಮನ್ನು ಈಗಲೇ ನಿಮ್ಮ ನವಾಬರವರ ಸಮ್ಮುಖ ಹಾಜರಾಡಬೇಕೆಂದು ಪ್ರಾರ್ಥಿಸುತ್ತೇವೆ."

ಸರಿ ಸರದಾರರೇ ! ಅದಕ್ಕೆ ಹುಕ್ಕುಂ ಇಲ್ಲ ನಾವು ನವಾಬರ ಸಮ್ಮುಖಕ್ಕೆ ಹೇಳಿಕಳಿಸುತ್ತೇವೆ. ಅಲ್ಲಿಂದ ಹುಕ್ಕುಂ ದೊರೆತರ ಒಳಗೆ ಕರೆದೊಯ್ಯುತ್ತೇವೆ ಎಂದು ಹೇಳಿ ತನ್ನ ಕಡೆ ಕಾವಲುಗಾರರಿಗೆ ಈ ಹೊಸಬರನ್ನೆಲ್ಲಾ ಜಾಗೃತಿಯಾಗಿ ನೋಡಿ ಕೊಳ್ಳುವಂತೆ ತಾಕೀತು ಮಾಡಿ ಕುದುರೆಯನ್ನು ಹತ್ತಿ ಇಯಜ್‌ಖಾನರವರ ಗುಡಾ

ರದ ಬಳಿ ಹೋಗಿ ಒಳಗೆ ಹೇಳಿಕಳುಹಿಸಿದನು. ಇಯಜ್ಜಾಖಾನನು ಒಳಗೆ ಬರುವಂತೆ ಅಪ್ಪಣೆ ಮಾಡಿದನು ಮಹಾದ್ವಾರರಕ್ಷಕರ ನಾಯಕನು ಡೇರೆಯೊಳಗೆ ಹೋಗಿ ಶ್ರೀರಂಗಪಟ್ಟಣದ ಸುಲ್ತಾನರವರ ಕಡೆಯಿಂದ ಸರದಾರರೊಬ್ಬರು ಬಂದು ಈಗಲೇ ನವಾಬರ ಭೇಟಿ ಮಾಡಬೇಕೆಂದು ಹೇಳುತ್ತಾರೆ ನಾವು ಎಷ್ಟು ಹೇಳಿದರೂ ಅವರ ಕೇಳುವಂತಿಲ್ಲ ಸುಲ್ತಾನರವರ ಕಟ್ಟಪ್ಪಣಿಯಾಗಿದೆಯೆಂದೂ ಹೇಳುತ್ತಾರೆ ನವಾಬರವರನ್ನೇ ಭೇಟಿ ಮಾಡಬೇಕೆನ್ನುತ್ತಾರೆ

ಇಯಜ್ಜಾಖಾನನು ಸುಲ್ತಾನರವರ ಕಡೆಯ ಸರದಾರರಾದರೆ ಮರ್ಯಾದೆಯಿಂದ ತಿಬಿರದೊಳಗೆ ಕರೆದುತರಬೇಕೆಂದು ಅಪ್ಪಣೆ ಮಾಡಿದನು

ನಾಯಕನು ಮಹಾದ್ವಾರಕ್ಕೆ ವೇಗವಾಗಿ ಬಂದು ಶ್ರೀರಂಗಪಟ್ಟಣದ ಸರದಾರರನ್ನು ತಿಬಿರದೊಳಗೆ ಕರೆತರುವಂತೆ ಅಪ್ಪಣೆಯಾಗಿದೆ ಎಂದು ಸುಲ್ತಾನರಿಗೆ ತಿಳಿಸಿದನು ಸುಲ್ತಾನನು ತನ್ನ ಅಂಗರಕ್ಷಕರನ್ನೆಲ್ಲಾ ಮಹಾದ್ವಾರದಲ್ಲಿಯೇ ಇರುವಂತೆ ಕಣ್ಣುಸನ್ನೆ ಮಾಡಿ ಆ ನಾಯಕನ ಜೊತೆಯಲ್ಲಿ ಒಬ್ಬನೇ ಆ ಮಹಾ ತಿಬಿರವನ್ನು ಪ್ರವೇಶಮಾಡಿದನು ಮಾರ್ಗದಲ್ಲಿ ಆ ಮಹಾ ತಿಬಿರದ ವ್ಯವಸ್ಥೆಯನ್ನೂ, ಉತ್ಸಾಹವನ್ನೂ ನೋಡುತ್ತ ಆನಂದಿಸುತ್ತ ಹೋದನು ನವಾಬರ ಡೇರೆಯ ಮುಂದೆ ಕುದುರೆಯಿಂದ ಇಳಿದನು. ನವಾಬರ ವಾಸಭವನದ ಜಮಾದಾರರು ಶ್ರೀರಂಗಪಟ್ಟಣದ ಸರದಾರನನ್ನು ಒಳಗೆ ಕರೆದೊಯ್ದನು

ಆ ಪಟಭವನದಲ್ಲಿ ಇಯಜ್ಜಾಖಾನನು ಏಕಾಂತವಾಗಿ ಶೀಘ್ರಪಾನಾಸಕ್ತನಾಗಿ ಸುಖಾಸನದಲ್ಲಿ ಕುಳಿತಿದ್ದನು ಶ್ರೀರಂಗಪಟ್ಟಣದ ಸರದಾರನು ಒಳಗೆ ಪ್ರವೇಶಮಾಡುತ್ತಲೇ ಖಾನನ ದೃಷ್ಟಿಯು ಅತ್ತಕಡೆಗೆ ತಿರುಗಿತು ಖಾನನು ಆ ಭವ್ಯ ಮೂರ್ತಿಯನ್ನು ಕಂಡು ಅಸ್ಮಿತಭವನದ ಆಸನದಿಂದ ಜಗ್ಗನೆದ್ದು ಸುಲ್ತಾನನ ಮುಂದೆ ಹೋಗಿ ನಿಂತು ಮುಜರೆ ಮಾಡಿದನು ಸುಲ್ತಾನನ ಶರೀರವು ಕಂಪಿಸುತ್ತಿತ್ತು ಸುಲ್ತಾನನು ಅನಂದದಿಂದ ಆವೇಶದಿಂದ ಖಾನನನ್ನು ಬಿಗಿದಪ್ಪಿದನು ಇಬ್ಬರ ಬಾಯಿಯಲ್ಲಿಯೂ ಮಾತುಗಳು ಹೊರಡದಾದುವು ಖಾನನು ಸುಲ್ತಾನನ ಎರಡು ಕೈಗಳನ್ನು ಹಿಡಿದು ತಾನು ಕುಳಿತಿದ್ದ ಆಸನದಲ್ಲಿ ಕುಳ್ಳಿರಿಸಿದನು

ಸುಲ್ತಾನನು ಗದ್ದದ ಕಂಠದಿಂದ "ಖಾನರವರೇ, ನಾನು ಪ್ರಾತಃಕಾಲವೇ ತಾವು ರಣಕ್ಷೇತ್ರಕ್ಕೆ ಬಂದಿದ್ದೀರೆಂದು ಕಂಡುಹಿಡಿದೆ ಆಗಿನಿಂದಲೂ ತಮ್ಮ ಸನ್ನಿಧಾನದಲ್ಲಿ ಬಂದು ಸೇರಿಕೊಳ್ಳಬೇಕೆಂದು ಮನವು ಹಾತೊರೆಯುತ್ತಿತ್ತು ಎಷ್ಟೋ ದಿನಗಳಿಂದ ತಮ್ಮ ದರ್ಶನಕ್ಕಾಗಿ ಹಂಬಲಿಸುತ್ತಿದ್ದೆ ಇಂದು ತಮ್ಮ ದರ್ಶನವು ದೊರೆಯಿತು

ಇಯಜ್ಜಾ—ಸುಲ್ತಾನರವರೇ, ಈ ಯುದ್ಧದಲ್ಲಿ ಕಂಪನಿಯವರನ್ನು ಓಡಿಸಿ

ಬಂದು ತಮ್ಮ ದರ್ಶನ ತೆಗೆದುಕೊಳ್ಳಬೇಕೆಂದು ಸಂಕಲ್ಪಿಸಿದ್ದೆ ತಾವು ಅಪ್ಪಣೆ ಮಾಡಿ ದ್ದರೆ ನಾನೇ ಕೋಟಿಯೊಳಗೆ ಬಂದು ಭೇಟಿ ಮಾಡುತ್ತಿದ್ದೆ ಈ ಫಿದವಿಯ ಮೇಲೆ ಇಷ್ಟೊಂದು ಅನುಗ್ರಹದಿಂದ ಒದ್ದು ಸವಾರಿಯೇ ದಯಮಾಡಿಸೋಣವಾಯಿತು ಇದು ನನ್ನ ಭಾಗ್ಯ

ಸುಲ್ತಾನ್ — ಖಾನರವರೇ, ಈ ಯುದ್ಧದಲ್ಲಿಯೂ ಇದುವರೆಗೆ ನಮಗೆ ಪರಾ ಜಯವೇ ಆಗಿದೆ ಮನಸ್ಸು ತಲ್ಲಣಿಸುತ್ತಿತ್ತು ಇಂದು ತಾವು ಅಖಂಡ ಜಯವನ್ನು ಹೊಂದಿದ್ದೀರಿ

ಇಯಜ್ — ಸುಲ್ತಾನರವರೇ, ಈ ಯುದ್ಧವು ನಮ್ಮದು ಜಯವು ನಮ್ಮದು ಈ ಜಯವನ್ನು ಸಂಪಾದಿಸುವುದಕ್ಕಾಗಿಯೇ ನಾವು ಜನ್ಮವೆತ್ತಿರುವುದು ನಾನು ತಮ್ಮ ಸೇವಕ ನೀವು ಈ ಯುದ್ಧದ ಆಲೋಚನೆಯನ್ನು ಬಿಟ್ಟು ರಾಜಧಾನಿಯಲ್ಲಿ ಇರೋ ಣವಾಗಲಿ ನಾನು ವಿಜಯವನ್ನು ತಂದು ತಮ್ಮ ಪಾದದಲ್ಲಿ ಅರ್ಪಿಸುತ್ತೇನೆ

ಖಾನರವರೇ, ತಾವು ಅಂತಹ ಅಪ್ರತಿಮ ವೀರರೆಂಬುದಕ್ಕೆ ಸಂದೇಹವೇ ಇಲ್ಲ ಆದರೆ ಈ ಯುದ್ಧದಲ್ಲಿ ತಮ್ಮ ಜೊತೆಯಲ್ಲಿಯೇ ಇರಲು ನನಗೆ ತಾವು ಅಪ್ಪಣೆಯನ್ನು ಕೊಡಬೇಕು

ಖಾನನು ನಕ್ಕನು ಅವರಿಬ್ಬರೂ ಯುದ್ಧದ ಸನ್ನಿವೇಶಗಳನ್ನು ಪರಸ್ಪರ ಮಾತ ನಾಡತೊಡಗಿದರು ಅಷ್ಟರೊಳಗೆ ಸುಲ್ತಾನರವರು ಶಿಬಿರಕ್ಕೆ ಬಂದಿರುವ ಸುದ್ದಿಯು ಏಬಿರದಲ್ಲೆಲ್ಲಾ ವ್ಯಾಪಿಸಿತು ಶಿಬಿರದಲ್ಲಿ ಉತ್ಸಾಹವು ವಿದ್ಯುದ್ದೀಗದಿಂದ ಪ್ರವಹಿಸ ತೊಡಗಿತು ಸೈನಿಕರು, ಸೇನಾನಾಯಕರು, ಪಾಳಯಗಾರರು ಎಲ್ಲರಿಗೂ ಸುಲ್ತಾನ ರನ್ನು ದರ್ಶನಮಾಡುವ ಆಕಾಂಕ್ಷೆ ಸೈನ್ಯದಲ್ಲಿಲ್ಲಾ ಹೊಸ ಆತುರ ಹೊಸಉತ್ಸಾಹ ಸುಲ್ತಾನರ ಮತ್ತು ಖಾನರವರ ಸಮಾಗಮದ ಸುದ್ದಿಯು ರಾಣಿಯವರ ಗುಡಾರಕ್ಕೆ ತಲುಪಿತು ದೌಲತ್‌ರಾಣಿಯೂ ರಾಧಾರಾಣಿಯೂ ಭವ್ಯವಾದ ಉಡುಪನ್ನು ಧರಿಸಿ ಲಗುಬಗೆಯಿಂದ ನವಾಬರ ಪಟಭವನಕ್ಕೆ ಬಂದರು ದೌಲತ್ತಳು ಏಕಾಸನದಲ್ಲಿ ಟಿಪ್ಪುವನ್ನು, ಖಾನನನ್ನು ನೋಡಿ ಆನಂದಾತಿರೇಕದಿಂದ ಬಾಲಕಿಯಂತೆ ಓಡಿ ಹೋಗಿ ಎರಡು ತೋಳುಗಳಿಂದ ಇಬ್ಬರನ್ನೂ ಆಲಿಂಗಿಸಿದಳು ಖಾನನು ಆದರದಿಂದ ದೌಲತ್ತಳನ್ನೆತ್ತಿ ಪರ್ಯಂಕದ ಮೇಲೆ ಕುಳ್ಳಿರಿಸಿದನು ರಾಧೆಯು ಅವರುಗಳ ಆನಂ ದಾತಿಶಯವನ್ನು ನೋಡಿ ಮನಸ್ಸಿನಲ್ಲಿಯೇ ಸಂತಸಪಡುತ್ತಾ ಹಸನ್ಮುಖದಿಂದ ಸ್ವಾಗತಿಸಿ ಖಾನನ ಕಡೆ ಅರ್ಥಗರ್ಭಿತ ದೃಷ್ಟಿಯನ್ನು ಬೀರಿ ದೌಲತ್ತಳ ಪಕ್ಕದಲ್ಲಿ ಕುಳಿತುಕೊಂಡಳು

ದೌಲತ್ತಳು ಉತ್ಕಂಠಿತಳಾಗಿ ಸುಲ್ತಾನರವರೇ ನಮ್ಮನ್ನು ತಾವು ಹೇಗೆ ಪತ್ತೆ

ಮಾಡಿದಿರಿ ? ಈ ಅವೇಳೆ ರಾತ್ರಿಯಲ್ಲಿ ಈ ಅಜ್ಞಾತ ತಿಬಿರಕ್ಕೆ ಏಕಾಂಗಿಯಾಗಿ ಹೇಗೆ ಬಂದಿರಿ ಎಂದು ಕೇಳಿದಳು

ಸುಲ್ತಾನನು—ದೌಲತ್ ಆ ಯುದ್ಧ ವೈಖರಿಯನ್ನು ದೂರದಿಂದಲೇ ನೋಡಿ ಈ ರಣ ವೈಖರಿಯು ಖಾನರವರದಂದೇ ಗೊತ್ತು ಹಚ್ಚುವುದು ಪ್ರಯಾಸವಾಗಲಿಲ್ಲ ಖಾನರವರ ದರ್ಶನಕ್ಕಾಗಿ ಬಹುಕಾಲದಿಂದ ಕಾತುರನಾಗಿದ್ದ ನಾನು ಅವರ ದರ್ಶನ ಮಾಡುವುದಕ್ಕೆ ಇದು ಅಕಾಲವೆಂದು ಭಾವಿಸಲಿಲ್ಲ.

ದೌಲತ್ತಳು ನಗುತ್ತಾ ಸುಲ್ತಾನರವರೇ ! ತಮ್ಮ ಖಾನರನ್ನು ತಮಗೆ ತಂದು ಅರ್ಪಿಸಿದ್ದೇನೆ ನನ್ನ ಸಂಕಲ್ಪವು ಈಡೇರಿದಂತಾಯಿತು

ಸುಲ್ತಾನನು—ರಾಣಿಯವರೇ ತಾವು ಖಾನರ ಸಮಾಗಮವನ್ನು ಮಾಡಿಸಿದ್ದು ಮಾತ್ರವಲ್ಲ ಕೈ ಕಳಚಿಹೋಗಿದ್ದ ಸುಲ್ತಾನೀ ರಾಜ್ಯವನ್ನೇ ಪುನರುದ್ಧಾರ ಮಾಡಿದ್ದೀರಿ ಈ ರಾಧಾರಾಣಿಯವರಿಗೂ ನಿಮಗೂ ನಾವು ಎಷ್ಟು ಋಣಿಗಳಾಗಿದ್ದರೂ ತೀರದು ಎಂದು ಹೇಳಿದನು ಸುಲ್ತಾನನ ಕಂಠವು ರುದ್ಧವಾಯಿತು ಕಣ್ಣುಗಳಲ್ಲಿ ಜಲಬಿಂದುಗಳು ಉದುರುತ್ತಿದ್ದುವು

ದೌಲತ್ ರಾಣಿಯವರ ಉಪಚಾರಕ್ಕೆ ಒಪ್ಪಿ ಸುಲ್ತಾನರವರು ಆ ರಾತ್ರಿ ಇಯಜ್ ಖಾನರವರ ಗುಡಾರದಲ್ಲಿಯೇ ಭೋಜನಕ್ಕೆ ಎದ್ದರು ಪರಿಚಾರಕರು ರಾಜಯೋಗ್ಯ ವಾದ ಭೋಜನವನ್ನು ತಂದು ಆ ವಾಸಭವನದಲ್ಲಿಯೇ ಸಿದ್ಧ ಮಾಡಿದರು ಖಾನರವರೂ ಟಿಪ್ಪೊಸುಲ್ತಾನನು ಒಂದೇ ತಟ್ಟೆಯಲ್ಲಿ ಭೋಜನ ಮಾಡಿದರು ದೌಲತ್ತಳು ಸ್ವತಃ ಅದರದಿಂದ ಬಡಿಸಿದಳು. ಭೋಜನೋತ್ತರ ಸುಖಾಸನದಲ್ಲಿ ಕುಳಿತುಕೊಂಡರು ದೌಲತ್ತಳೂ ತನ್ನ ಕೈಯ್ಯಿಂದಲೇ ಸಿದ್ಧಗೊಳಿಸಿದ ತಂಬಾಕನ್ನು ಹಾಕಿ ಹುಕ್ಕಾವನ್ನು ತಂದಿಟ್ಟು ಚಿನ್ನದ ನಳಿಗೆಯನ್ನು ಟಿಪ್ಪೊಸುಲ್ತಾನನ ಕೈಯ್ಯಲ್ಲಿ ಕೊಟ್ಟಳು ಸುಲ್ತಾನನೂ ಖಾನನೂ ಅದರದಿಂದ ಹುಕ್ಕಾ ಸೇವನೆ ಮಾಡಿದರು ಸುಲ್ತಾನನು ಇಯಜ್ ಖಾನನನ್ನು ರಾಣಿಯವರುಗಳನ್ನು ಕೋಟಿಯೊಳಗೆ ಅಗಲೇ ಬರಬೇಕೆಂದೂ ಅರಮನೆಯಲ್ಲಿಯೇ ಬಿಡಾರ ಮಾಡಬೇಕೆಂದೂ ವಿಧವಾಗಿ ಪ್ರಾರ್ಥಿಸಿದನು

ಖಾನನು—ಸುಲ್ತಾನರವರೇ! ಅರಮನೆಗೆ ಬರುವುದಕ್ಕೆ ನನಗೆಷ್ಟೋ ಸಂತೋಷ ಅದರೆ ಈ ರಣಕ್ಷೇತ್ರದಲ್ಲಿ ತಿಬಿರದಲ್ಲಿಯೇ ನಾನಿದ್ದರೆ ಈ ಸೈನಿಕರಿಗೆ ಈ ವಾಳಯಗಾರರಿಗೆ ಹತ್ತರಷ್ಟು ಉತ್ತಮ ಹೆಚ್ಚುತ್ತದೆ. ಸಂಗ್ರಾಮದ ಗುಟ್ಟನ್ನು ಅರಿತ ತಮಗೆ ನಾನು ವಿಶೇಷ ಅರಿಕೆ ಮಾಡುವುದೇನಿದೆ ತಾವು ನನಗೆ ಈ ಸೈನ್ಯ ಮಧ್ಯದಲ್ಲಿಯೇ ಯುದ್ಧವು ಪೂರೈಸುವವರೆಗೆ ಇರಲು ಅಪ್ಪಣೆ ಕೊಡಬೇಕು ಎಂದು ಪ್ರಾರ್ಥಿಸಿದನು.

ಸುಲ್ತಾನನು ತಲೆದೂಗುತ್ತಾ ನವಾಬರ ಅಪ್ಪಣೆಯಾದರೆ ಈ ರಾಣಿಯವರ ದ್ವರಿಯಾ ದೌಲತ್ತಿನಲ್ಲಿ ಬಿಡದಿ ಮಾಡಬಹುದಲ್ಲ ಎಂದು ಹೇಳಿದನು.

ಇಯಜ್ಞಾಖಾನನು ಹೌದು ! ಅದು ಅವರಿಗೆ ಒಪ್ಪುವ ವಸತಿ, ದೌಲತ್ ಮತ್ತು ರಾಧಾರಾಣಿಯವರು ಅಂತಃಪುರದಲ್ಲಿರುವ ರಾಣಿಯವರ ಹಾಗಿಲ್ಲ, ಸರಾಕ್ರಮಶಾಲಿಗಳಾದ ಸೇನಾನಾಯಕರಂತೆ ರಣಕ್ಷೇತ್ರದಲ್ಲಿ ಶತ್ರುಗಳಿಗೆ ಸರಿಸಿಂತು ಯುದ್ಧಮಾಡುತ್ತಾರೆ ದೌಲತ್ತಳು ನಗುತ್ತಾ, ಹೌದು ಸುಲ್ತಾನರೇ ಹೌದು ಈ ಯುದ್ಧವು ಪೂರೈಸುವವರೆಗೆ ಕಟ್ಟಕಡೆಯ ವಿಜಯ ದುಂದುಭಿಯು ಆಕಾಶವನ್ನು ಮುಟ್ಟುವವರೆಗೆ ನಾವು ರಣಕ್ಷೇತ್ರದಲ್ಲಿ ಹೋರಾಡುತ್ತೇವೆ ಇಂಥದೊಂದು ಮಹಾಯುದ್ಧವನ್ನು ನಾವು ಮಾಡಬೇಕೆಂದೇ ನಾವು ಇಷ್ಟು ದಿನಗಳು ತಪಸ್ಸು ಮಾಡುತ್ತಿದ್ದುದು ನಾವು ವಿಜಯ ಲಕ್ಷ್ಮಿಯೊಡನೆ ರಾಜಧಾನಿಯನ್ನು ಪ್ರವೇಶಿಸುತ್ತೇನೆ

ಸುಲ್ತಾನನು ಮೌನದಿಂದ ತಲೆದೂಗಿ ಒಪ್ಪಿದನು ಎಲ್ಲರನ್ನೂ ಬೀಳ್ಕೊಂಡು ಹೊರಟನು ಇಯಜ್ಞಾಖಾನನು ಸುಲ್ತಾನರನ್ನು ಶಿಬಿರದಲ್ಲೆಲ್ಲಾ ಕರೆದುಕೊಂಡು ಹೋಗಿ ಪಾಳಯಗಾರರಿಗೂ, ಸೇನಾನಾಯಕರಿಗೂ ಭೇಟಿ ಮಾಡಿಸಿದನು. ಶಿಬಿರದಲ್ಲೆಲ್ಲಾ ಜಯಧ್ವನಿಯಾಯಿತು ಉತ್ಸಾಹದಿಂದ ಕೊಂಬು ಕಹಳೆಗಳನ್ನು ಊದಿದರು ಸುಲ್ತಾನನು ರಾತ್ರಿ ಹಗಲು ಎಂಬ ಭೇದವಿಲ್ಲದೇ ೬ ಸ್ಪನ್ಯಸಾಗರವು ಉಕ್ಕುತ್ತಿರುವುದನ್ನು ಕಂಡು ಹರ್ಷಚಿತ್ತನಾದನು ಎಲ್ಲರನ್ನೂ ಉತ್ಸಾಹ ಪೂರ್ವಕವಾಗಿ ಅಭಿನಂದಿಸಿ ರಾಜಧಾನಿಗೆ ಹೊರಟನು ಇಯಜ್ಞಾಖಾನನು, ದೌಲತ್, ರಾಧಾರಾಣಿಯರು ಕುದುರೆಗಳ ಮೇಲೆ ಕುಳಿತು ಸುಲ್ತಾನರನ್ನು ಬಹುದೂರ ಸಾಗಕಳುಹಿಸಿ ಬಿಡಾರಕ್ಕೆ ಬಂದು ಸೇರಿದರು ಅವರು ಶಿಬಿರಕ್ಕೆ ಹಿಂತಿರುಗಿ ಬರುವ ಹೊತ್ತಿಗೆ ಅರುಣೋದಯ ಕಾಲದ ಪಕ್ಷಿಯ ಕಲಕಲಗಳು ಕೇಳಿಬರುತ್ತಿದ್ದವು

ಇಯಜ್ಞಾಖಾನನು ಸ್ವಲ್ಪ ವಿಶ್ರಮಿಸಿಕೊಂಡು ಪ್ರಾತಃಕೃತ್ಯಗಳನ್ನು ತೀರಿಸಿಕೊಂಡು ಶಿಬಿರ ಮಧ್ಯಕ್ಕೆ ಬಂದನು ಪಾಳಯಗಾರರೂ ಸೇನಾನಾಯಕರೂ ಎಲ್ಲರೂ ಸಿದ್ಧರಾಗಿದ್ದರು ಸೇನಾನಾಯಕರೆಲ್ಲರೂ ಯುದ್ಧಕ್ಕೆ ಹೊರಡಬೇಕೆಂದು ಅಪ್ಪಣೆ ಕೇಳಿದರು ರಣನೀತಿಯನ್ನರಿತ ಖಾನನು ಇನ್ನು ಎರಡು ದಿನಗಳು ಯುದ್ಧಕ್ಕೆ ಹೋಗಬಾರದೆಂದೂ, ಶತ್ರುಗಳ ಚಲನ ವಲನಗಳನ್ನರಿತು ಮುಂದಿನ ವ್ಯೂಹವನ್ನು ಸಿದ್ಧಗೊಳಿಸಬೇಕೆಂದು ಹೇಳಿದನು ಅಷ್ಟರಲ್ಲಿ ಗೂಢಚಾರರು ಬಂದು ಇಂಗ್ಲೀಷ್ ದಂಡು ಆ ದಿನ ಯುದ್ಧಕ್ಕೆ ಬರುವ ಸೂಚನೆಗಳಿಲ್ಲವೆಂದು ಅರುಹಿದರು. ಇಯಜ್ಞಾಖಾನನು ಸಮಸ್ತರೂ ಜಾಗರೂಕರಾಗಿರಬೇಕೆಂದು ಎಚ್ಚರಿಸಿ ತನ್ನ ಗುಡಾರವನ್ನು ಪ್ರವೇಶಿಸಿದನು ಮಧ್ಯಾಹ್ನ ಆರೋಗಜೆಯಾದ ಮೇಲೆ ಖಾನನು ವಿಶ್ರಮಿಸಿ ಕೊಳ್ಳುತ್ತಿದ್ದನು ದೌಲತ್ ಮತ್ತು ರಾಧಾರಾಣಿಯವರು ಕುದುರೆಗಳನ್ನು ಹತ್ತಿ ರಣಕ್ಷೇತ್ರದಲ್ಲಿ ಅರ್ಧಪ್ರಾಣವಿದ್ದು ಅರ್ತನಾದ ಮಾಡುತ್ತಿರುವ ಸ್ಪನಿಕರ ಯೋಗಕ್ಷೇಮವನ್ನು ವಿಚಾರಿಸಲು ಹೊರಟು ಹೋದರು

ಅಸರಾಹ್ನ ಮೂರು ಗಂಟೆ ಸಮಯದಲ್ಲಿ ಶಿಬಿರದ ಹೊರವಲಯದ ಕಾವಲು ಗಾರರು ಬಂದು ಮರಾಟ ಸರದಾರರು ಭೇಟಿಗೆ ಬಂದಿದಾರೆಂದು ನಗರದ ನವಾಬರಿಗೆ ಅರಿಕೆ ಮಾಡಿದರು

ಇಯಜ್ಞ ಖಾನರಿಗೆ ಆಶ್ಚರ್ಯವಾಯಿತು. ಮರಾಟಾ ಸರದಾರರು ನಮ್ಮಲ್ಲಿಗೆ ಬರಲು ಕಾರಣವೇನು ? ಬಹುಶಃ ಸಂಧಿಗಾಗಿ ಬಂದಿರಬಹುದು ಎಂದು ಊಹಿಸಿದನು ಅವರನ್ನು ಮರ್ಯಾದೆಯಿಂದ ಕರತರಬೇಕೆಂದು ಆಪ್ಪಣೆ ಮಾಡಿದನು ಮರಾಟ ಸರದಾರರು ಶಿಬಿರದೊಳಗೆ ನಿರ್ಭಯವಾಗಿ ಬರುತ್ತಿರುವುದನ್ನು ನೋಡಿ ಸೇನಾನಾಯಕರೆಲ್ಲರಿಗೂ ಆಶ್ಚರ್ಯವಾಯಿತು. ಮರಾಟ ಸರದಾರರು ಖಾನರವರ ಗುಡಾರದ ಬಳಿಗೆ ಬಂದು ನಿಂತರು. ಅವರಲ್ಲಿ ಮುಖಂಡನು ಮಾತ್ರ ಕುದುರೆಯಿಂದ ಇಳಿದು ಗುಡಾರದೊಳಗೆ ಸ್ವವೇಶಮಾಡಿದನು. ದ್ವಾರಪಾಲಕನು ಆ ಹೊಸವ್ಯಕ್ತಿಯನ್ನು ಮರ್ಯಾದೆಯಿಂದ ಒಳಗೆ ಕರೆದೊಯ್ದನು ಆಸನದಲ್ಲಿ ಕುಳಿತಿದ್ದ ಇಯಜ್ಞ ಖಾನನೆದ್ದು ಆ ಮರಾಟ ಸರದಾರನನ್ನು ಬಹಳ ಗೌರವದಿಂದ ಸ್ವಾಗತಿಸಿ ಮರ್ಯಾದೆಯಿಂದ ಆಸನದಲ್ಲಿ ಕುಳ್ಳಿರಿಸಿದನು

ಆ ಸರದಾರನು ಇಯಜ್ಞ ಖಾನನ ಪರಿಚಯವಾದಮೇಲೆ ತಾನು ಸ್ವಯಂ ಹರಿ ಪಂತನೆಂದು ಖಾನನಿಗೆ ತನ್ನ ಪರಿಚಯವನ್ನು ಹೇಳಿದನು

ಖಾನನಾ, ಪಂತನ ದಿಟ್ಟತನವನ್ನು ನೋಡಿ ಅಸ್ಮತಿಭನಾದನು ಖಾನನು ಅತ್ಯಂತ ಗೌರವದಿಂದ—

ಪಂತನುಹಾಶಯ ! ತಮ್ಮ ಖ್ಯಾತಿಯು ಇಡೀ ಹಿಂದೂಸ್ಥಾನದಲ್ಲಿ ವ್ಯಾಪಿಸಿದೆ. ತಾವು ಈ ರಣಕ್ಷೇತ್ರದಲ್ಲಿ ಶತ್ರುಗಳಾದ ನಮ್ಮ ಶಿಬಿರಕ್ಕೆ ಏಕಾಕಿಗಳಾಗಿ ಬಂದು ದರ್ಶನ ವಿತ್ತುದು ಆಶ್ಚರ್ಯಕರವಾಗಿದೆ ಮಾಘ್ ಮಾಡಬೇಕು ಈಗಲೂ ನಾನು ಆ ಮಹಾ ಮಹಿಮರಾದ ಹರಿಪಂತರು ತಾವೇ ಎಂದು ನಂಬಲೇ !

ಪಂತನು—(ನಗುತ್ತಾ) ಖಾ ಸಾಹೇಬರವರೇ, ವೇಶ್ಚೆಯವರ ಚಾಕರನಾದ ಈ ಅಲ್ಪ ವ್ಯಕ್ತಿಯೇ, ಆ ಹರಿಪಂತನೆಂದು ನಂಬಬಹುದು ತಮ್ಮ ಶಿಬಿರದಲ್ಲಿರುವ ರಾಣಿಯವರುಗಳಿಗೆ ನನ್ನ ಪರಿಚಯವು ಚೆನ್ನಾಗಿದೆ ಅಷ್ಟೇ ಏಕೆ ? ಅವರುಗಳಿಗೂ ನಮಗೂ ಗೌರವ ವಿಶ್ವಾಸಗಳಿವೆ ಅವರುಗಳಿಂದ ತಮ್ಮ ಉದಾತ್ತ ಚರಿತ್ರೆಯನ್ನು ಕೇಳಿಯೇ ನಾನು ಏಕಾಂಗಿಯಾಗಿ ತಮ್ಮ ಸಹೋದರನಂತೆ ಈ ಶಿಬಿರಕ್ಕೆ ಬಂದಿದ್ದೇನೆ ಶ್ರೀರಂಗಪಟ್ಟಣದ ರಣ ಕ್ಷೇತ್ರದಲ್ಲಿ ಅಖಂಡವಾದ ಅಜೇಯವಾದ ಮಹಾರಾಷ್ಟ್ರ ಸೈನ್ಯವಿದೆ, ನಾನು ಏಕಾಂಗಿಯೆಂದು ರಣಧೀರರಾದ ತಾವು ಭಾವಿಸೋಣವಾಗುತ್ತದೆಯೇನು ?

ಮಾನ್ಯ ಪಂತರವರೇ ! ಕ್ಷಮಿಸಬೇಕು, ತಾವು ಏಕಾಂಗಿಯಾಗಿ ಬರಲಿ,

ಮಹಾಸೈನ್ಯಸಮೇತವಾಗಿ ಬರಲಿ, ತಾವು ಸ್ನೇಹಿತರಂತೆ ನಮ್ಮಲ್ಲಿಗೆ ಬಂದಿರುವಾಗ ತಮ್ಮನ್ನು ಗೌರವಿಸುವುದು ನಮ್ಮ ಧರ್ಮ

ಪಂತ—ಅದು ವಿರರ ಧರ್ಮ

ಖಾ—ತಾವು ದುಃಖವಾಡಿಸಿದ ರಾಜಕಾರ್ಯವನ್ನು ವಿವರಿಸಬಹುದು

ಪಂತ—ಖಾಸರವರೇ, ನಾನು ತಮ್ಮಲ್ಲಿ ಸಂಧಿಗಾಗಿ ಬಂದಿದ್ದೇನೆ ಈ ಸಂಧಿ ಸೂಚನೆಯು. ಜಯಾಪಜಯಗಳ ಸಂಧಿಯೆಂದು ಭಾವಿಸಬೇಡಿರಿ ತಾವು ಒಪ್ಪುವುದಾದರೆ ಯುದ್ಧವು ಪ್ರಕೃತವಿಲ್ಲವೆಂದು ನಾನು ಭಾವಿಸಿದ್ದೇನೆ

ಖಾ—ಪಂತರವರೇ, ತಮ್ಮ ಸಂಧಿಪ್ರಸ್ತಾವನು ಆಶ್ಚರ್ಯಕರವಾಗಿದೆ ತಾವು ಕುಂಪಣಿಯವರೊಡನೆ ಕರಾರು ಮಾಡಿಕೊಂಡು ಬ್ರಹ್ಮಾಂಡ ಸನ್ನಾಹದೊಂದಿಗೆ ದೊಡ್ಡ ಸೈನ್ಯವನ್ನು ತಂದಿದ್ದೀರಿ ಈಗ ರಣಕ್ಷೇತ್ರದಲ್ಲಿ ಸಂಧಿ ಪ್ರಸ್ತಾವನೆಂದರೇನು ?

ಪಂತ—ಖಾಸರವರೇ, ನಾವು ಸುಲಾನರವರ ಮೇಲೆ ಯುದ್ಧಕ್ಕೆ ಬಂದೆವು ಮದ್ಯೆ ನೀವು ನಗರದ ಸೈನ್ಯದೊಡನೆ ಬರುವರೆಂದು ನಾವು ಸ್ವಪ್ನದಲ್ಲಿಯೂ ಭಾವಿಸಿರಲಿಲ್ಲ.

ಖಾ—(ಆಶ್ಚರ್ಯದಿಂದ) ನಾನು ರಣಕ್ಷೇತ್ರಕ್ಕೆ ಬಂದುದರಿಂದ ತಮ್ಮ ಸಂಕಲ್ಪದಲ್ಲಿ ವ್ಯತ್ಯಾಸವಾದುದು ಹೇಗೆ ?

ಪಂತ—ಮಹತ್ತರವಾದ ವ್ಯತ್ಯಾಸವಾಗಿದೆ ತಮ್ಮ ಸೈನ್ಯವೆಲ್ಲ ಹಿಂದೂ ಸೈನ್ಯ. ಮರಾಟರು ಹಿಂದುಗಳೊಡನೆ ರಣಾರಣಿ ಯುದ್ಧ ಮಾಡುವುದಿಲ್ಲ ತಮ್ಮೊಡನೆ ರಾಣಿ ಯರಿಬ್ಬರೂ ರಣಕ್ಷೇತ್ರದಲ್ಲಿ ನಿಂತು ಯುದ್ಧ ಮಾಡುವುದಿಲ್ಲ.

ಖಾ—ತಮ್ಮ ಸಂಧಿಯನ್ನು ಕುಂಪಣಿಯವರು ಒಪ್ಪುತ್ತಾರೆಯೆ ?

ಪಂತ—ಪ್ರಕೃತದಲ್ಲಿ ನಾನು ಅವರನ್ನೊಪ್ಪಿಸುತ್ತೇನೆ ಮುಂದೆ ಅವರ ಇಷ್ಟ.

ಖಾ—ಪಂತರವರೇ, ತಾವು ರಾಜನೀತಿಯನ್ನು ಬಲ್ಲವರು ನಾನಾಪಡ್ಡಾವೀಸ ರವರಂತಹ ರಾಜನೀತಿ ನಿಪುಣರು, ಈ ಕುಂಪಣಿಯವರು ಹಿಂದೂಸ್ಥಾನದಲ್ಲಿ ರಾಜ್ಯ ಕಟ್ಟುವುದೆಂದರೇನು ? ಅದಕ್ಕೆ ದೇಶಭಕ್ತರಾದ ಮಹಾರಾಷ್ಟ್ರರು ಒಪ್ಪುವುದೆಂದರೇನು, ನಿಮ್ಮ ಸಹಾಯವಿಲ್ಲದಿದ್ದರೆ ನಾನು ಒಂದೇ ವರ್ಷದಲ್ಲಿ ಈ ಕುಂಪಣಿಯವರನ್ನು ದಕ್ಷಿಣ ದೇಶದಿಂದ ಪೂರ್ತಿಯಾಗಿ ಓಡಿಸಿಬಿಡುತ್ತೇನೆ ನಿಮ್ಮ ಸಂಪೂರ್ಣ ಸಹಕಾರವು ದೊರಕದಂತೂ, ಈ ಹಿಂದೂಸ್ಥಾನದಲ್ಲಿ ಅವರಿಗೆ ಅಂಗಿ ಅಗಲ ಜಾಗವಿಲ್ಲದಂತೆ ಮಾಡುತ್ತೇನೆ. ಈಗ ನಿಮ್ಮ ಸಂಧಿಯು ನಿಜವಾದರೆ ನೀವು ನಿಮ್ಮ ಸೈನ್ಯದೊಂದಿಗೆ ಹಿಂದಿರುಗಿರಿ, ನಾನು ಈ ಇಂಗ್ಲೀಷರ ದಂಡನ್ನು ಮೂರು ದಿನದಲ್ಲಿ ಧೂಳಿಪಟಮಾಡುತ್ತೇನೆ. ಯುದ್ಧಾನಂತರ ನಾನೇ ಸ್ವತಃ ಪುಣೆಗೆಬಂದು ಪೇಷ್ವೆಯವರ ದರ್ಶನ ಮಾಡುತ್ತೇನೆ.

ಪಂತ—ಖಾರವರೇ, ತಮ್ಮ ಮಾತು ಸೂರ್ಯಚಂದ್ರರಷ್ಟು ಸತ್ಯವಾಗಿದೆ ಆದರೆ ಈಗ ನಾವೂ ಕುಂಫಣಿಯವರೂ ಜೊತೆಯಾಗಿ ಬಂದಿದ್ದೇವೆ ಈಗ ಯುದ್ಧವನ್ನು ನಿಲ್ಲಿಸಿ ಸಂಧಿ ಮಾಡಿಕೊಂಡು ಹೋಗೋಣ, ಮುಂದೆ ದೈವಚಿತ್ತವಿದ್ದಂತೆ ಆಗಲಿ.

ಖಾರ—ಪಂತರವರೇ, ತಮ್ಮ ಮಾತಿನಮೇಲೆ ಗೌರವವಿಟ್ಟು ನಾನು ಒಪ್ಪುತ್ತೇನೆ, ಆದಕ್ಕೆ ಏನಾಗಬೇಕಾಗಿದೆ, ರಣಕ್ಷೇತ್ರದಲ್ಲಿ ಸ್ನೇಹ ವೀಳಯವನ್ನು ಪರಸ್ಪರ ಸ್ವೀಕರಿಸಿ ಯುದ್ಧವನ್ನು ನಿಲ್ಲಿಸೋಣ

ಪಂತ—ಅಂಥಾ ಮರ್ಯಾದಾ ಪುರಸ್ಕರವಾದ ಸಂಧಿಯು ಸಾಧುವಾದುದು ದೇಸರಿ, ಆದರೆ ಯುದ್ಧವನ್ನು ನಿಲ್ಲಿಸಲು ನಮ್ಮದೊಂದು ಪರತ್ತಿ ದೆ

ಖಾರ—ಪರತ್ತೆಂದರೆ ನನಗೆ ಆಶ್ಚರ್ಯವಾಗುತ್ತಿದೆ ತಾವು ಏನೋ ಉದ್ದೇಶದಿಂದ ಬಂದಿದ್ದೀರಿ. ತಮಗೆ ಬೇಕಾದ್ದು ಹೇಳಿ, ಕೇಳುತ್ತೇನೆ, ಆದರೆ ಯುದ್ಧ ಮಧ್ಯದಲ್ಲಿ ತಮ್ಮ ಪರತ್ತನ್ನು ನಾನು ಕೇಳಬಹುದೆಂದು ತಮ್ಮಂಥಾ ಪ್ರಜ್ಞಾ ಶಾಲಿಗಳಿಗೆ ತೋರಿ ಬಂದಿದ್ದೇ ಆಶ್ಚರ್ಯ

ಪಂತ—ಆಶ್ಚರ್ಯವೇನೂ ಇಲ್ಲ, ರಾಣಿಯವರು ನಮ್ಮ ರಾಜಧಾನಿಗೆ ಬಂದಿದ್ದಾಗ ನಮ್ಮ ಕೋರಿಕೆಯನ್ನು ಸ್ವಯಂ ನಾನಾಘಡ್ಡಾ ವೀಸರವರೇ ತಿಳಿಸಿದ್ದರು ರಾಣಿಯವರು ತಮ್ಮ ಅಭಿಮತವೂ ಅದೇ ಎಂದು ಸ್ಪಷ್ಟವಾಗಿ ನುಡಿದರು ಆ ಭರವಸೆಯ ಮೇಲೆ ನಾನು ತಮ್ಮಲ್ಲಿಗೆ ಬಂದಿದ್ದೇನೆ

ಖಾರ—ನನಗೆ ಆಶ್ಚರ್ಯವು ಇನ್ನೂ ಹೆಚ್ಚುತ್ತಿದೆ, ಪಂತರವರೇ, ತಾವು ತಮ್ಮ ಆಶೆಯನ್ನು ಹೇಳೋಣವಾಗಲಿ

ಈ ಮೈಸೂರು ರಾಜ್ಯವು ಹಿಂದೂ ರಾಜ್ಯ, ನಿಮ್ಮ ಸುಲ್ತಾನರವರು ರಾಜಮನ ತನದವರನ್ನು ಮೂಲೆಗೆ ಕೂಡಿಸಿ ಸ್ವಯಂ ಪಟ್ಟಕಟ್ಟಿಕೊಂಡಿದಾರೆ, ದೊಡ್ಡ ನವಾಬರು ಆಮರಣಾಂತ ಹಿಂದೂರಾಜರ ದಳಪತಿಗಳಾಗಿದ್ದರು ಈಗ ಪುನಃ ಆ ರಾಜಮನತನದವರಿಗೆ ನೀವು ಪಟ್ಟ ಕಟ್ಟಿದರೆ ನಮ್ಮ ಅಭೀಷ್ಟವು ಸಿದ್ಧಿಸಿದಂತೆ ಮೈಸೂರು ರಾಜ್ಯದಲ್ಲಿ ನಮಗೆ ಸೇರಿರುವ ರಾಜ್ಯವನ್ನೆಲ್ಲಾ ಬಿಟ್ಟು ಕೊಡುತ್ತೇವೆ ಇದು ನಿಮಗೂ ಅಭಿಮತವೆಂದು ಭಾವಿಸಿದೇವೆ.

ಪಂತರವರೇ, ನಿಮ್ಮ ಮಾತು ಆಕ್ಷರಶಃ ನ್ಯಾಯವಾಗಿದೆ. ಆದರೆ ಈ ಮಹಾಯುದ್ಧ ಮಧ್ಯದಲ್ಲಿ ಈ ಮಾತನ್ನೆತ್ತುವುದು ರಾಜನೀತಿಯೇ ಅಲ್ಲ ಮತ್ತು ಈ ವಿಷಯಕ್ಕೆ ಕುಂಫಣಿಯವರಿಗೂ ಯಾವ ಸಂಬಂಧವೂ ಇಲ್ಲ

ಪಂತ—ಹೌದು! ಕುಂಫಣಿಯವರಿಗೂ ಇದಕ್ಕೆ ಸಂಬಂಧವಿಲ್ಲ ಮಹಾರಾಷ್ಟ್ರರು ಮೈಸೂರಿನವರು ಸೇರಿಬಿಟ್ಟರೆ ಕುಂಫಣಿಯವರು ಇತ್ತ ಕಡಿ ತಿರುಗುವುದೇ

ಇಲ್ಲ. ಯುದ್ಧ ಮಧ್ಯದಲ್ಲಿ ಹಿಂದೂರಾಜರಿಗೆ ಪಟ್ಟ ಕಟ್ಟಬೇಕೆಂದು ನಾವು ಹೇಳುವುದು ಇಲ್ಲ ಸಂಧಿಯಾದಮೇಲೆ ರಾಜಮನತನದವರಿಗೆ ಪಟ್ಟ ಕಟ್ಟುವುದಾಗಿ ನೀವೂ ಸುಲ್ತಾನರವರು ವಾಗ್ಧಾನ ಮಾಡಿ ನಾವು ನಮ್ಮ ದಂಡನ್ನು ವಾಪಸು ತೆಗೆದು ಕೊಂಡು ಹೋಗುತ್ತೇನೆ

ಖಾನ್—ನಾನು ಸ್ವತಂತ್ರನಲ್ಲ. ಸುಲ್ತಾನರೊಡನೆ ಆಲೋಚಿಸಬೇಕು. ಒಂದು ವಾರ ಅವಕಾಶ ಕೊಡಿರಿ ತಮಗೆ ಉತ್ತರ ಕೊಡುತ್ತೇನೆ

ಪಂತ—ಆಗಬಹುದು ಅದುವರೆಗೆ ಉಭಯ ಪಕ್ಷದವರೂ ಯುದ್ಧವನ್ನು ನಿಲ್ಲಿಸಬೇಕು

ಖಾನ್—ಹೌದು ! ಯುದ್ಧವನ್ನು ನಿಲ್ಲಿಸೋಣ ಆದರೆ ನೀವುಗಳು ಎಲ್ಲೆಲ್ಲಿ ದ್ವೀರೋ ಅಲ್ಲಿಯೇ ಇರಬೇಕು ಈ ಅವಕಾಶದಲ್ಲಿ ಮತ್ತೆಲ್ಲಿದಲೂ ಹೊಸ ಸೈನ್ಯಗಳು ಮೈಸೂರು ಗಡಿಯೊಳಗೆ ಬರಕೂಡದು

ಪಂತರು ಒಪ್ಪಿಕೊಂಡರು.

ಖಾನ್—ಪಂತರವರೇ ! ಇದಕ್ಕೆ ಇಂಗ್ಲಿಷರು ಒಪ್ಪಿಕೊಂಡಿದಾರೆಯೆ ?

ಪಂತ—ಇಲ್ಲ ! ನಾನು ಅವರನ್ನು ಒಪ್ಪಿಸುತ್ತೇನೆ ಅವರು ಒಂದು ಹೆಜ್ಜೆ ಮುಂದಿಡದಂತೆ ನಾನು ಭರವಸೆ ಕೊಡುತ್ತೇನೆ.

ಖಾನ್—ನಮ್ಮ ಸುಲ್ತಾನರವರು ಇದಕ್ಕೆ ಒಪ್ಪಿಲ್ಲ ನಾನು ಅವರೊಡನೆ ಸಮಾಲೋಚನೆ ಮಾಡುತ್ತೇನೆ ಪಂತರವರೇ ! ತಮ್ಮ ಈ ಸಲಹೆಗೆ ನೇಷ್ಣೆಗಳು ಶಾಶ್ವತವಾಗಿ ಕಟ್ಟು ಬೀಳುತ್ತಾರೆಯೇ ?

ಪಂ—ಹೌದು ! ಮಹದೇವನಾಣಿ, ಈ ಬಗ್ಗೆ ನಾನು ಸ್ವಯಂ ನಾನಾಭಡ್ಡಾ ವೀಸರಿಂದಲೇ ಒಪ್ಪಿಗೆಯ ರಾಯಸವನ್ನು ತರಿಸುತ್ತೇನೆ ಆದರೆ ಇದೆಲ್ಲಾ ಗೋಪ್ಯವಾಗಿರಬೇಕು

ಇಬ್ಬರೂ ಪರಸ್ಪರ ವಂದನೆಗಳನ್ನು ಮಾಡಿದರು ಅಷ್ಟು ಹೊತ್ತಿಗೆ ಸಂಧ್ಯಾ ಕಾಲವಾಗಿತ್ತು ಹರಿಪಂತನೂ ಇಯಜ್ಞಖಾನರ ಆಸ್ಪತ್ರೆಗೆ ಸಡೆದು ತನ್ನ ಶಿಬಿರಕ್ಕೆ ತೆರಳಿದನು. ಮಧ್ಯಮಾರ್ಗದಲ್ಲಿ ರಾಣಿಯರಿಬ್ಬರನ್ನು ಸಿಂಧಿಸಿದನು ಇಷ್ಟು ಮಿತಪರಿವಾರದೊಡನೆ ಶತ್ರು ಸೇನಾನಿಯಾದ ಪಂತನು ಖಾನರ ಶಿಬಿರದಿಂದ ಬರುತ್ತಿರುವುದನ್ನು ನೋಡಿ ರಾಣಿಯವರಿಗೆ ಆಶ್ಚರ್ಯವಾಯಿತು.

ಅವರುಗಳು ಪರಸ್ಪರ ಕ್ಷೇಮಲಾಭವನ್ನು ವಿಚಾರಿಸಿದರು.

ರಾಧಾರಾಣಿಯು, ಪಂತರವರೇ ! ಈ ಸಂಧ್ಯಾಕಾಲದಲ್ಲಿ ಶತ್ರುಸೇನಾನಿಗಳಾದ ಶಾವು ನಮ್ಮ ಶಿಬಿರದ ಕಡೆಯಿಂದ ಬರುತ್ತಿರುವುದು ಆಶ್ಚರ್ಯವಾಗಿಹೆ.

ರಾಣಿಯವರೇ ! ಇದರಲ್ಲಿ ಆಶ್ಚರ್ಯವೇನು ? ತಮ್ಮ ಸೌಜನ್ಯ ! ನಾನು ಖಾನರವರೊಡನೆ ಸಂಧಿಯ ಪ್ರಸ್ತಾಪಮಾಡಿ ಬರುತ್ತಿದ್ದೇನೆ

ರಾಣಿ—ವಂತರೇ ! ಒಂದೇ ದಿನದ ಯುದ್ಧದಲ್ಲಿ ಸಂಧಿಯಾಗುವುದೇನು ?

ಪಂ—ಆಗುತ್ತದೆ !

ಇಬ್ಬರು ರಾಣಿಯರು ಸಂತೋಷ ! ಸಂತೋಷ ! ಎಂದು ತಲೆದೂಗುತ್ತಾ ಕುದುರೆಗಳನ್ನು ಮುಂದಕ್ಕೆ ಚುಕಾಯಿಸಿದರು ಅವರುಗಳು ಶಿಬಿರವನ್ನು ಸೇರಿದರು ಸೂರ್ಯದೇವನು ಅಸ್ತಂಜಲಿಯನ್ನು ಆಶ್ರಯಿಸಿದನು.

ರಾಣಿಯವರು ಶಿಬಿರಕ್ಕೆ ಬರುತ್ತಲೇ ಖಾನರವರ ಬಿಡಾರಕ್ಕೆ ಹೋಗಿ ಖಾನರವರ ಭೇಟಿ ಮಾಡಿದರು. ಖಾನರವರು ಬಹಳ ಹರ್ಷದಿಂದ ಕಠಿಪಂತರ ಆಗಮನವನ್ನು ವಿವರಿಸಿದರು ದೌಲತ್ತಳು ಒಂದು ಮಾತನ್ನೂ ಆಡಲಿಲ್ಲ.

ರಾಧಾ—ಖಾನರವರೇ, ಈ ಸಂಧಿ ಪ್ರಸ್ತಾಪವನ್ನು ಸುಲಾನರೊಡನೆ ಯಾರು ಮಾಡಬೇಕು ?

ಖಾ—ನೀವು ಮಾಡಬೇಕು

ರಾಧಾ—ಈ ಸಂಧಿಯಿಂದ ಲಾಭವೇನು ?

ಖಾ—ಲಾಭವುಂಟು ! ಈಗ ಸಂಧಿಯಾದರೆ ಅದು ಶಾಶ್ವತವಾದ ಸಂಧಿ ಕುಂಫಣಿಯವರು ಹಿಂದೂಸ್ಥಾನದಲ್ಲಿ ರಾಜ್ಯಕಟ್ಟುವ ಮಾತು ಕೂಸುಮುಟ್ಟಿದಂತೆಯೇ ಸರಿ ! ಮಹಾರಾಷ್ಟ್ರರು ಉತ್ತರದಲ್ಲಿ ಡೆಲ್ಲಿಯವರಗೆ ನುಗ್ಗುತ್ತಿದ್ದಾರೆ ದಕ್ಷಿಣವೆಲ್ಲವೂ ಮೈಸೂರಿನವರದೇ ಇದೆ

ರಾಧಾ—ಈ ಯುದ್ಧದಲ್ಲಿ ಜಯವಾಗುವುದಿಲ್ಲವೆಂದು ನಿಮಗೆ ಸಂದೇಹ ಉಂಟಾಗಿದೆಯೇನು ?

ಖಾ—(ಉತ್ತೇಜಿತನಾಗಿ) ಏನು ರಾಣಿಯರೇ, ನಿನ್ನೆಯ ದಿನ ರಣಕ್ಷೇತ್ರದಲ್ಲಿ ನೀವು ನೋಡಲಿಲ್ಲವೇ ? ನಮ್ಮ ಮುಂದೆ ಕುಂಫಣಿಯವರು ನಿಲ್ಲಲಾರದೆ ಹೋದರಲ್ಲವೇ ?

ರಾಧಾ—ಹೌದು, ಖಾನರವರೇ, ತಮ್ಮ ಪರಾಕ್ರಮಕ್ಕೆ ಕುಂದಿಲ್ಲ. ಆದರೆ ಯುದ್ಧ ಕ್ಷೇತ್ರದಲ್ಲಿ ಸಂಧಿಯಮಾತೆಂದರೆ ? ಇದರಲ್ಲಿ ಏನೋ ಭದ್ರ ಇದೆ

ಖಾ—ಇಲ್ಲ, ರಾಣಿಯವರೇ, ಇದರಲ್ಲಿ ಮಹತ್ತರವಾದ ರಾಜಕೀಯವಿದೆ ಈ ಸಂಧಿಯಿಂದ ಮೈಸೂರಿಗೆ ಲಾಭವಿದೆ.

ದೌ—ಖಾನರವರೇ, ತಾವು ಹೇಡಿಗಳಂತೆ ಮಾತನಾಡುತ್ತಿದ್ದೀರಿ ನಾವು ಇಲ್ಲಿಗೆ ರಾಜಕೀಯಕ್ಕೆ ಬಂದಿಲ್ಲ. ರಣಕ್ಷೇತ್ರದಲ್ಲಿ ಯುದ್ಧ ಮಾಡಲು ಬಂದಿದ್ದೇವೆ.

ನಾನು ಸಂಧಿಯನ್ನು ಒಪ್ಪುವುದೇ ಇಲ್ಲ ನಾನು ಈ ಯುದ್ಧದಲ್ಲಿ ಸಂಪೂರ್ಣ ಜಯವನ್ನು ಹೊಂದಬೇಕು. ಇಲ್ಲವೇ ನಮ್ಮ ಮೂವರ ಪ್ರಾಣಗಳು ಶ್ರೀರಂಗಪಟ್ಟಣದ ಮಹಾದ್ವಾರದ ಮುಂದೆ ಹಾರಿಹೋಗಬೇಕು ಎಂದು ಹೇಳಿದಳು ದೌಲತ್ತಳ ಕಣ್ಣುಗಳು ಕೆಂಡಂತೆ ಕೆಂಪಗಿದ್ದು ವು ಧ್ವನಿಯು ಮಾತು ಮಾತಿಗೂ ವಜ್ರದಂತೆ ಕರೋರವಾಗುತ್ತಿತ್ತು, ಶರೀರಾದ್ಯಂತವೂ ಕಂಪನವಾಗುತ್ತಿತ್ತು ಖಾನನು ಆ ಕ್ರೋಧಾವೇಶಪೂರಿತಳಾದ ದೌಲತ್ತಳನ್ನು ಸಮಾಧಾನಪಡಿಸಲು ಎದ್ದು ಬಂದು ಅವಳ ಕೈಗಳನ್ನು ಹಿಡಿದುಕೊಂಡನು

ದೌಲತ್ತಳ ಆವೇಶದಿಂದ ಕೈಯನ್ನು ಕೊಡವಿ ಇಯಜ್ ಖಾನನನ್ನು ತಳ್ಳಿ ಗುಡಾರದಿಂದ ಹೊರಟುಹೋದಳು ರಾಧಾರಾಣಿಯು ದೌಲತ್ತಳನ್ನು ಹಿಂಬಾಲಿಸಿ ಹೋದಳು ಖಾನನ ತಲೆಯು ಗ್ರ್ರನೆ ತಿರುಗಲಾರಂಭಿಸಿತು, ಹೋಗಿ ಪರ್ಯಂಕದ ಮೇಲೆ ಬಿದ್ದನು.

ದೌಲತ್ತಳೂ, ರಾಧೆಯೂ, ತಮ್ಮ ವಾಸಗೃಹಕ್ಕೆ ಹೋಗಿ ಸೇರಿದರು ದೌಲತ್ತಳು ಮಾತನಾಡಲಿಲ್ಲ ದುಃಖದ ಆವೇಗವು ಆವರಿಸಿತ್ತು ರಾಧೆಯು ಬಹಳವಾಗಿ ಸಮಾಧಾನಪಡಿಸಿದಳು ಅವರಿಬ್ಬರು ರಾಣಿಯರೂ ಬಹಳ ಹೊತ್ತು ಆಲೋಚನೆ ಮಾಡಿದರು ನಾಳೆ ಪ್ರಾತಃಕಾಲದಲ್ಲಿ ಯುದ್ಧವು ಆರಂಭವಾಗಲೇಬೇಕು ಈ ಸಂಧಿಪ್ರಸ್ತಾವನು ಟಿಪ್ಪೂಸುಲ್ತಾನನ ಕಿವಿಗೆ ಮಟ್ಟದಂತೆ ಮಾಡಬೇಕೆಂದು ಇಬ್ಬರೂ ನಿರ್ಧಾರಮಾಡಿಕೊಂಡರು ಅವರಿಬ್ಬರೂ ತಮ್ಮ ವಾಸಗೃಹವನ್ನು ಬಿಟ್ಟುಹೊರಟರು. ಒಬ್ಬೊಬ್ಬ ಪಾಳೆಯಗಾರರನ್ನು ಗುಪ್ತವಾಗಿ ಭೇಟಿಮಾಡಿದರು ಅವರನ್ನೆಲ್ಲಾ ಪೋಷಿಸಿ ಬೆಳಗಾಗುತ್ತಲೇ ಯುದ್ಧಕ್ಕೆ ಹೊರಡಲು ಸಿದ್ಧಪಡಿಸಿದರು ಸೇನೆಯು ಪ್ರತಿಯೊಂದು ತುಕಡಿಗೂ ಪ್ರಾತಃಕಾಲದಲ್ಲಿ ಯುದ್ಧಕ್ಕೆ ಸಿದ್ಧವಾಗಲು ಆಜ್ಞೆಯನ್ನಿತ್ತರು. ಇಬ್ಬರು ರಾಣಿಯರೂ ಆ ಮಹಾಶಿಬಿರವನ್ನೆಲ್ಲಾ ಸಂಚಾರಮಾಡಿ ತಮ್ಮ ವಾಸಭವನಕ್ಕೆ ಬರುವ ಹೊತ್ತಿಗೆ ಕತ್ತಲೆಯು ಹರಿದು ಬೆಳಗಾಗುತ್ತಿತ್ತು ದೌಲತ್ತಳು ಖಾನನ ಮಾಡಿ ಸುಗಂಧ ದ್ರವ್ಯಗಳಿಂದ ಶರೀರವನ್ನು ಅಲಂಕರಿಸಿಕೊಂಡು ಯುದ್ಧದ ದಿರಸುಗಳನ್ನು ತೊಟ್ಟಳು ವಾಸಭವನದ ಬಾಗಿಲಿನಲ್ಲಿ ಸಿದ್ಧವಾಗಿದ್ದ ಓದುರೆಯನ್ನೇರಿ ಚುಕಾಯಿಸಿ, ಇಯಜ್ ಖಾನನ ಬಿಡಾರಕ್ಕೆ ಹೋದಳು ಖಾನನ ಅಂತರ್ಗೃಹದೊಳಗೆ ಹೋಗಿ ನೋಡಿದಳು ಖಾನನು ಇನ್ನೂ ಹಾಸಿಗೆಯನ್ನು ಬಿಟ್ಟು ಎದ್ದಿರಲಿಲ್ಲ ದೌಲತ್ತಳು ಗುಡಾರದೊಳಗೆ ಬಂದ ರಭಸಕ್ಕೆ ಖಾನನಿಗೆ ಎಚ್ಚರವಾಯಿತು. ಖಾನನು ಕಣ್ಣುಬಿಟ್ಟು ನೋಡಿದನು ಆ ರಣದುಡಿಗೆಯಲ್ಲಿ ದೌಲತ್ತಳನ್ನು ನೋಡಿ ಆಪ್ತಭವನಾದನು.

ದಾಲತ್ ! ಇದೇನು ? ಮುಂಜಾನೆ ಈ ದಿರಿಸಿನಲ್ಲಿ ಶಯನ ಗೃಹಕ್ಕೆ ಬಂದಿರುವೆ ?

ಖಾನರೇ ! ಏಳಿರಿ ! ಯುದ್ಧಕ್ಕೆ ಹೊರಡಿರಿ

ದಾಲತ್ ಇದೇನು ಆಶ್ಚರ್ಯ ? ಹುಡುಗಾಟವೆಂದು ಭಾವಿಸಿರುವೆಯೋ ? ಸೈನ್ಯದ ಸಿದ್ಧತೆಯಿಲ್ಲದೇ ನಾನು ನಿನೊಡನೆ ಎಲ್ಲಿಗೆ ಹೊರಡುವುದು ?

ದ-ಲತ್ತಳು ಕೆಂಡದಂತೆ ಕೆಂಪಾಗಿರುವ ಕಣ್ಣುಗಳನ್ನಗಲಿಸಿ ಕ್ರೂರ ದೃಷ್ಟಿಯಿಂದ ನೋಡುತ್ತಾ—

ಖಾನರೇ ! ನಗರದ ಸೈನ್ಯವು ಸಿದ್ಧವಾಗಿ ಹೊರಟೇ ಬಿಟ್ಟಿದೆ ರಾಧಾರಾಣಿಯವರು ಪಾಳಯಗಾರರಿಂದ ಪರಿವೃತರಾಗಿ ಸೈನ್ಯದ ಮುಂದೆ ನಡೆಯುತ್ತಿದಾರೆ. ಆಗೋ ರಣದುಂದುಬಿಯು ಕೇಳಬರುತ್ತಿದೆ ಎದ್ದು ಹೊರಡಿರಿ ದೊಡ್ಡ ನವಾಬರ ವೀರಪುತ್ರರಂತೆ ರಣಭೂಮಿಗೆ ನುಗ್ಗಿರಿ

ಖಾನನು ಖತಗೊಂಡು, ದಾಲತ್ ! ನಾನು ಯುದ್ಧಕ್ಕೆ ಬರುವುದಿಲ್ಲ ನಿನ್ನ ಮಧ್ಯಾಹ್ನ ಮರಾರಾಸರದಾರರಿಗೆ ವಾಗ್ದಾನ ಮಾಡಿದ್ದೇನೆ ನಾನು ನಮ್ಮ ಸೈನ್ಯದ ಎದುರು ನಿಂತು ಅವರನ್ನೆಲ್ಲಾ ಹಿಂದಿರುಗಿಸುತ್ತೇನೆ

ದಾಲತ್ತಳು ವಿಕಟವಾದ ನಗುವನ್ನು ನಕ್ಕು ಖಾನನೇ ಶತ್ರುಗಳ ಮೇಲೆ ಯುದ್ಧಕ್ಕೆ ಹೊರಟ ನಮ್ಮ ಸೈನ್ಯವನ್ನು ಹಿಂದಿರುಗಿಸುವಿಯಾ ? ಅದಕ್ಕಿಂತಲೂ ಕಾವೇರಿಯ ಮಡುವಿನಲ್ಲಿ ಧುಮಿಕೆ ಪ್ರಾಣಬಿಡುವುದು ಲೇಸು ಯಾರಿಗೆ ವಾಗ್ದಾನ ಮಾಡಿರುವೆ ? ಮರಾಟರಿಗೆ ವಾಗ್ದಾನ ಮಾಡಿದೆಯಾ ? ಯಾವ ಅಧಿಕಾರದಿಂದ ವಾಗ್ದಾನ ಮಾಡಿದೆ ?

ದೊಡ್ಡ ನವಾಬರ ಮೇಲೆ ಆಣೆ ಇಟ್ಟು ಮಾಡಿದ ಶಪಥವನ್ನು ಮರೆತಿಯಾ ?

ಇದೇ ವಾಸಭವನದಲ್ಲಿ ಟಿಪ್ಪೂಸುಲ್ತಾನನಿಗೆ ಮಾಡಿಕೊಟ್ಟ ವೀರಪ್ರತಿಜ್ಞೆ ಏನಾಯಿತು ?

ನನಗೆ ಆತ್ಮಸಾಕ್ಷಿಯಾಗಿ ಮಾಡಿಕೊಟ್ಟ ವಾಗ್ದಾನವೆಲ್ಲಿ ? ಎಂದು ಘರ್ಜಿಸುತ್ತಾ ನಡುಕಟ್ಟಿನಿಂದ ಕತ್ತಿಯನ್ನು ಹಿರಿದು,

ಖಾನನೇ ! ತೆಗೆದುಕೊ ಈ ಕರವಾಳವನ್ನು. ಇದರಿಂದ ನನ್ನ ಶಿರಚ್ಛೇದನ ಮಾಡಿ ನೀನು ಆತ್ಮಹತ್ಯೆ ಮಾಡಿಕೊ. ನಮ್ಮಿಬ್ಬರ ಈ ಘೋರ ಕಥೆಯು ಶ್ರೀರಂಗ ಪಟ್ಟಣದ ಚರಿತ್ರೆಯಲ್ಲಿ ಬರೆಯಲ್ಪಡಲಿ

ಖಾನನು ಅತ್ತಕಡೆ ದಿಗಂತವ್ಯಾಪಿಯಾಗಿರುವ ರಣದುಂದುಭಿಯನ್ನು ಕಿವಿಯಲ್ಲಿ ಕೇಳುತ್ತಿವಾನೆ ಇಲ್ಲಿ ಎದುರಿನಲ್ಲಿ ಕೆರಳಿದ ಕಣ್ಣುಗಳಿಂದ ಸುಡುತ್ತಾ ಬಿಚ್ಚಿದ ಕತ್ತಿಯನ್ನು ಚಾಚಿ ನಿಂತಿರುವ ಭೈರವಿಯನ್ನು ಕಣ್ಣುಗಳಿಂದ ನೋಡುತ್ತಿದಾನೆ. ಅಂದು

ಮೋಹಿನೀ ದೌಲತ್ತಳನ್ನು ಕಂಡ ಕಣ್ಣುಗಳಿಂದಲೇ ಇಂದು ಈ ಭೈರವಿದೌಲತ್ತಳನ್ನು ನಾನೇ ನೋಡುತ್ತಿದ್ದೇನೆನು ? ಎಂದು ದಿಗ್ಭ್ರಾಂತನಾಗಿದಾನೆ.

ದೌಲತ್ತಳು ಪುನಃ ನಗುತ್ತಾ ಏಳು! ಖಾಣ! ನೀನು ವೀರಪುರುಷನೆಂದು ಬಲ್ಲೆ ಈ ಮಹಾಯುದ್ಧವು ನಿನ್ನಿಂದ ಜಯವಾಗಬೇಕು. ದೊಡ್ಡ ನವಾಬರು ಕಟ್ಟಿದ ಈ ಮೈಸೂರುರಾಜ್ಯವು ಆಚಂದ್ರಾರ್ಕವಾಗಿ ಬೆಳಗಬೇಕು ಎಂದು ಉತ್ತೇಜಿಸಿದಳು

ಖಾನನು ಮಂತ್ರಮುಗ್ಧನಂತೆ ಎದ್ದು ಅಂಗರೇಕುಗಳನ್ನು ತೊಟ್ಟು ಆಯುಧಗಳನ್ನು ಧರಿಸಿ ಕ್ಷಣದಲ್ಲಿ ಯುದ್ಧಕ್ಕೆ ಸಿದ್ಧನಾದನು

ದೌಲತ್ತಳು ಆ ವೀರಮೂರ್ತಿಯನ್ನು ಆಲಿಂಗಿಸಿ ಚುಂಬಿಸಿದಳು

ಇಯಜ್ ಖಾನನೂ, ದೌಲತ್ತಳೂ ದಿವ್ಯಾಶ್ವಗಳನ್ನೇರಿ ದೌಡಾಯಿಸುತ್ತಾ ನಗರದ ಮಹಾಸೈನ್ಯದ ಅಗ್ರಭಾಗದಲ್ಲಿ ಹೋಗಿ ನಿಂತರು ಆ ಸೇನಾಮಹಾಸಾಗರದಿಂದ ಜಯಧ್ವನಿ ಎದ್ದು ಭೂಮ್ಯಾಕಾಶಗಳನ್ನು ವ್ಯಾಪಿಸಿತು

ಮೃತ್ಯು ಮುಖದಲ್ಲಿ

ನಗರದ ಸೈನ್ಯವು ಇಂಗ್ಲೀಷ್ ಪಾಳಯದ ಮೇಲೆ ಲಗ್ನ ಹತ್ತಲು ಹೊರಟೇ ಬಿಟ್ಟಿತು ಪಾಳಯಗಾರರೆಲ್ಲರೂ ತಮ್ಮ ತಮ್ಮ ದಂಡನ್ನು ಹೊರಡಿಸಿಕೊಂಡು ರಣೋತ್ಸಾಹದಿಂದ ಹೊರಟಿದ್ದರು ಆ ಮಹಾಸೈನ್ಯದ ಮುಂದುಗಡೆ ರಾಧಾರಾಣಿಯವರು ಕುದುರೆಯನ್ನೇರಿ ಸೈನ್ಯವನ್ನು ನಡೆಸುತ್ತಾ ಮುಂದೆ ಹೋಗುತ್ತಿದ್ದರು ರಣಭೇರಿಯು ದಿಕ್ಕಟಗಳನ್ನು ಭೇದಿಸುತ್ತಿತ್ತು ಮಂತ್ರ ಮುಗ್ಧವಾದ ಸರ್ಪದಂತೆ ದೌಲತ್ತಳ ಕುದುರೆಯನ್ನು ಹಿಂಬಾಲಿಸುತ್ತಾ ಇಯಜ್ ಖಾನನು ಕರೀ ಕುದುರೆಯ ಮೇಲೆ ನಡೆಯುತ್ತಿದ್ದನು ಇಯಜ್ ಖಾನನ ಮನಸ್ಸು ತಲ್ಲಣಿಸುತ್ತಿತ್ತು ತಾನು ಮರಾಠಾ ಸರದಾರರಿಗೆ ನಿನ್ನೆ ಕೊಟ್ಟ ವಾಗ್ದಾನವೆಲ್ಲ ಹೋಯಿತು ? ಸಂಧಿಯಾಗುವುದೆಂಬ ನಂಬಿಕೆಯಿಂದ ಪ್ರಮತ್ತವಾಗಿರುವ ಇಂಗ್ಲೀಷ್ ಸೈನ್ಯದ ಮೇಲೆ ಹರಾತ್ತಾಗಿ ಹೋಗಿ ಬೀಳುವುದು ಎಂತಹ ಅಧರ್ಮ ! ಎಂದು ಚಿಂತಿಸುತ್ತಿದ್ದನು ದೌಲತ್ತಳ ರಣೋತ್ಸಾಹವನ್ನು ನೋಡಿ ಇಯಜ್ ಖಾನನು ಇದೆಲ್ಲವನ್ನೂ ಮರೆತನು ನಾನು ದೌಲತ್ತಳಿಗೆ ವಚನ ಕೊಟ್ಟದ್ದೇನೆ ಈ ಯುದ್ಧದಲ್ಲಿ ಸಂಪೂರ್ಣ ಜಯವನ್ನು ದೊರಕಿಸಿ ಕೊಡುವುದಾಗಿ ಟಪ್ಪೂಸುಲ್ತಾನನಿಗೆ ಅಭಯ ಕೊಟ್ಟದ್ದೇನೆ. ದೊಡ್ಡ ನವಾಬರಿಗೆ ನಾನು ಆಜನ್ಮ ಬುಡಿಯಾಗಿದ್ದೇನೆ ಹರಿಪಂತನ ಸಂಧಿ ಪ್ರಸ್ತಾಪದಲ್ಲಿ ವಂಚನೆಯಿಲ್ಲವೆಂದು ಭರವಸೆ ಎಲ್ಲಿದೆ ? ಒಂದು ಪಕ್ಷ ಅವರಿಂದಲೇ ನಾವು ವಂಚಿತರಾದರೆ ಮೈಸೂರಿನ ಗತಿಯೇನು ? ಸಂಧಿ ಪ್ರಸ್ತಾಪವನ್ನು ಮಾಡಲು ನಾನಾರು ? ನಾನು ಈ ಯುದ್ಧದಲ್ಲಿ ಜಯವನ್ನು ಗಳಿಸಲು ಬಂದಿದ್ದೇನೆ ಅದನ್ನು ಸಾಧಿಸುವುದೇ ನನ್ನ ಕರ್ತವ್ಯ ಎಂಜುಕೊಂಡು

ಉತ್ಸಾಹವನ್ನು ತಂದುಕೊಳ್ಳುವನು ಹೀಗೆ ಡೋಲಾಯಮಾನವಾದ ಮನಸ್ಸಿನಿಂದ ದಾರಿ ನಡೆಯುತ್ತಿದ್ದನು. ದೌಲತ್ತಳು ಎಷ್ಟು ಹೂತ್ತಾದರೂ ಒಂದು ಮಾತನ್ನಾದರೂ ಅಡಲಿಲ್ಲ ಇಯಜ್‌ಖಾನನು ತನ್ನ ಕುದುರೆಯನ್ನು ಮುಂದಕ್ಕೆ ಹಾರಿಸಿ, ದೌಲತ್ತಳ ಕುದುರೆಯ ಪಕ್ಕಕ್ಕೆ ಹೋಗಿ ನಿಂತನು ದೌಲತ್ತಳ ಕಡೆಗೆ ತಿರುಗಿ, ದೌಲತ್ ! ಮಾತನಾಡುವುದಿಲ್ಲವೇಕೆ ? ನಿನಗೆ ಇನ್ನೂ ನನ್ನ ಮೇಲಿನ ಕೋಪವು ಹಾಗೆಯೇ ಇದೆಯೇನು ?

ಖಾ ! ಕೋಪವೆಲ್ಲಿ ಬಂತು ನೀನು ಯುದ್ಧಕ್ಕೆ ಬರಲಿ, ಬಾರದಿರಲಿ, ನಾನು ಇಂದು ರಣಕ್ಷೇತ್ರದಲ್ಲಿ ಪ್ರಾಣವನ್ನರ್ಪಿಸುವುದನ್ನು ನಿಶ್ಚಯ ಮಾಡಿದ್ದೇನೆ ನೀನು ಮುಂದೆ ಬಂದರೆ ಬಾ, ಇಲ್ಲದಿದ್ದರೆ ಹಿಂದಕ್ಕೆ ಹೋಗು

ಖಾನನು ವಿಷಣ್ಣನಾಗಿ, ರಾಣಿಯವರೇ ! ಯುದ್ಧಕ್ಷೇತ್ರದಿಂದ ಹಿಮ್ಮೆಟ್ಟುವ ಹೇಡಿಯು ನಾನೆಂದು ತಿಳಿದೆಯಾ ? ನಿನಗಾಗಿ ಈ ಶರೀರದಲ್ಲಿ ಕಡೆಯ ರಕ್ತಬಿಂದು ಇರುವವರೆಗೂ ಯುದ್ಧ ಮಾಡುವೆನು, ಇಂದಿನ ಯುದ್ಧವನ್ನು ನೋಡು ಹಿಂದೆ ಎಂದೂ ಈ ದಕ್ಷಿಣಾಪಥದಲ್ಲಿ ಇಂತಹ ಯುದ್ಧವು ನಡೆದಿಲ್ಲವೆಂದು ಇಡೀ ಜಗತ್ತು ಸಾರುವಂತೆ ಮಾಡುವೆನು ಇನ್ನು ಈ ದಕ್ಷಿಣಾಪಥದಲ್ಲಿ ಫರಂಗಿಗಳ ಸುಳಿವಿಲ್ಲದೇ ಮಾಡುವೆನು.

ನೋಡು ! ಇಯಜ್‌ಖಾ ! ಈ ಯುದ್ಧವು ಸಾಮಾನ್ಯವಾದುದಲ್ಲ ಇಂದು ಶ್ರೀರಂಗಪಟ್ಟಣದ ಚಕ್ರಾಧಿಪತ್ಯವು ಉಳಿಯಬೇಕು, ಇಲ್ಲವೇ ಅಳಿಯಬೇಕು ಅದು ನಿನ್ನ ಕೈಯಲ್ಲಿದೆ. ಈ ಮಹತ್ತರವಾದ ಸೈನ್ಯವನ್ನು ನೋಡು, ಆ ಕುದುರೆಗಳ ಹೇಷಾರವನ್ನು ಕೇಳು, ಬಾಯಿ ತೆರೆದು ಘರ್ಜಿಸುತ್ತಿರುವ ದೊಡ್ಡ ಫಿರಂಗಿಗಳನ್ನು ನೋಡು ಇಂದು ಈ ರಣಕ್ಷೇತ್ರದಲ್ಲಿರುವ ಫರಂಗಿಗಳ ದಂಡಾಗಲಿ, ಮರಾಟರ ಸೈನ್ಯವಾಗಲಿ ಇದಕ್ಕೆ ಎಣೆಯಾದೀತೇ ? ನಿನ್ನಂಥಾ ಮಹಾಸೇನಾನಿಯು ಮುಂದೆ ನಿಂತಿರುವಾಗ ಈ ಮಹಾಸೈನ್ಯವನ್ನು ಎದುರಿಸುವ ವಿರನಾವನಿರುವನು ? ಖುದಾನು ಈ ಮಹಾಯುದ್ಧದ ವಿರಮಾಲೆಯನ್ನು ನಿನ್ನ ಕೊರಳಿಗೆ ಹಾಕಿರುವನು. ನಡೆ ಮುಂದೆ ನಡೆ ಆ ಸೈನ್ಯದ ಮುಂದೆ ಹೋಗಿ ನಿಲ್ಲು

ದೌಲತ್, ಖುದಾನು ನನ್ನ ಮೇಲೆ ಅನುಗ್ರಹಿಸಿ, ನನ್ನ ಕೊರಳಿಗೆ ಹಾಕಿರುವ ವಿಜಯಮಾಲೆಯೇ ನೀನು. ಈ ಮಹಾಸೈನ್ಯದ ಜೀವಶಕ್ತಿಯು ರಾಧಾರಾಣಿ ನಿಮ್ಮಿಬ್ಬರ ಅನುಗ್ರಹದಿಂದ ಈ ಇಯಜ್‌ಖಾನನು ಈ ಯುದ್ಧದಲ್ಲಿ ವಿಜಯವನ್ನು ಸಂಪಾದಿಸುವನು ದೊಡ್ಡ ನವಾಬರ ಆಜ್ಞೆ ಖಾಣಿ ನಾನು ದೌಲತ್ ! ಈ ಯುದ್ಧದ ಕೀರ್ತಿಯು ನನ್ನದು ಎಂದು ಹೇಳಿ ತನ್ನ ಕುದುರೆಯನ್ನು ದೌಡಾಯಿಸಿ ಆ ಮಹಾಸೈನ್ಯದ ಮುಂದೆ ಹೋಗಿ ನಿಂತನು.

ಆ ಸೈನ್ಯವು ಇಯಜ್‌ಖಾನನನ್ನು ಕಂಡು ಮಹಾಸಾಗರವು ಭೋರ್ಗರೆಯು ವಂತೆ ಜಯಕಾರವನ್ನು ಮಾಡಿತು

ಇಯಜ್‌ಖಾನನು ಸೈನ್ಯವನ್ನು ಇಬ್ಬಾಗಮಾಡಿ ವ್ಯೂಹರಚನೆ ಮಾಡಿ ಇಂಗ್ಲೀಷ್ ದಂಡನ್ನು ಸುತ್ತಿಗಟ್ಟುವಂತೆ ಅಪ್ಪಣೆ ಮಾಡಿದನು ಇಷ್ಟು ಹೊತ್ತಿಗೆ ಪ್ರಾತಃಕಾಲ ಹತ್ತುಗಂಟಿಯಾಯಿತು ಇಂಗ್ಲೀಷ್ ದಂಡು ಆಹಾರ ವಿಹಾರಗಳಲ್ಲಿ ಪ್ರವೃತ್ತವಾಗಿತ್ತು ಈ ನಗರದ ದಂಡನ್ನು ದೂರದಿಂದಲೇ ಕಂಡು ಇಂಗ್ಲೀಷ್ ಸೇನಾ ನಿಯಾದ ಹ್ಯಾರಿಸ್‌ನನ್ನು ತನ್ನ ಸೈನಿಕರನ್ನೆಲ್ಲಾ ಎಬ್ಬಿಸಿ ಯುದ್ಧ ಸನ್ನಾಹ ಮಾಡಿದನು ಮೊದಲು ಫಿರಂಗಿ ಗಾಡಿಗಳನ್ನು ನಗರದ ಸೈನ್ಯವು ಬರುವ ದಾರಿಗಡ್ಡಲಾಗಿ ನಿಲ್ಲಿಸಿ ಗುಂಡು ಹಾರಿಸಿ ಉಡಾಯಿಸ ತೊಡಗಿದನು ಹಿಂದಿನಿಂದ ದಂಡು ಸಿದ್ಧಮಾಡಿ ಕೊಂಡು ಬರುವಂತೆ ಸಜ್ಜುಗೊಳಿಸಿದನು ಅಷ್ಟರಲ್ಲಿ ನಗರದ ಮತ್ತೊಂದು ಭಾಗದ ಸೈನ್ಯವು ಇಂಗ್ಲೀಷ್ ತಿಬಿರದ ಮೇಲೆ ಬಿದ್ದೇ ಬಿಟ್ಟಿತು ಒಂದು ಕಡೆ ಇಂಗ್ಲೀಷರ ದಂಡು ನಗರದ ಸೈನ್ಯದೊಂದಿಗೆ ಫಿರಂಗಿಯುದ್ಧ ಮಾಡುತ್ತಿದ್ದರೂ, ಮತ್ತೊಂದು ಕಡೆ ರಾಧಾರಾಣಿಯ ದಂಡು ಇಂಗ್ಲೀಷ್ ದಂಡನ್ನು ಧ್ವಂಸ ಮಾಡುತ್ತಿದ್ದಿತು. ಇಯಜ್‌ಖಾನನು ಶರವೇಗದಿಂದ ಸೈನ್ಯದಲ್ಲಿ ಸಂಚರಿಸುತ್ತಾ, ಸೈನಿಕರನ್ನು ಹುರಿದುಂಬಿಸುತ್ತಾ ಇದ್ದನು ಸುಮಾರು ಮಧ್ಯಾಹ್ನ ಎರಡು ಗಂಟೆಯ ಹೊತ್ತಿಗೆ ಇಂಗ್ಲೀಷರ ದಂಡು ಅರ್ಧದಷ್ಟು ಭಿನ್ನವಾಗಿ ಹೋಗಿತ್ತು ಅಷ್ಟರಲ್ಲಿ ಮರಾಟರ ದಂಡು ಈ ಸಮಾಚಾರವನ್ನು ಕೇಳಿ ರೋಷಾವೇಶದಿಂದ ಯುದ್ಧಕ್ಕೆ ಬಂದೇ ಬಿಟ್ಟಿತು ರಾಧಾರಾಣಿಯ ಎಂಟುಮಂದಿ ಪಾಳಯಗಾರರನ್ನು ಕರೆದುಕೊಂಡು ಮರಾಟರ ಸೈನ್ಯಕ್ಕೆ ಎದುರಾಗಿ ಹೋಗಿ ನಿಂತಳು ಮರಾಟರ ಸೈನ್ಯಕ್ಕೂ ಪಾಳಯಗಾರರ ಸೈನ್ಯಕ್ಕೂ ಖಡಾಖಡಿ ಯುದ್ಧವಾಯಿತು ಅಪರಾಹ್ನ ನಾಲ್ಕು ಗಂಟೆಯ ಹೊತ್ತಿಗೆ ಮರಾಟರ ಸೈನ್ಯವು ಹಿಮ್ಮೆಟ್ಟುತ್ತ ಬಂದಿತು ಈ ಹೋರಾಟದಲ್ಲಿ ಮರಾಟರ ಸೈನ್ಯವು ಇಂಗ್ಲೀಷರ ದಂಡನ್ನು ಸಂಧಿಸುವುದಕ್ಕೆ ಸಾಧ್ಯವಾಗಲಿಲ್ಲ ಹರಿಪಂತನು ತನ್ನ ಸೈನ್ಯವನ್ನು ಉತ್ತೇಜನಗೊಳಿಸುತ್ತ ಹುರುಪಿನಿಂದ ಯುದ್ಧ ಮಾಡುತ್ತಿದ್ದನು ರಾಧಾರಾಣಿಗೂ ಹರಿಪಂತನಿಗೂ ಹತ್ತಾರು ಬಾರುಗಳು ಬಿಟ್ಟಿತ್ತು ಜಾಂಗ್ಲೇ ಎಂಬ ಮರಾಟ ಸರದಾರನು ತನ್ನ ಆರು ಅಡಿ ಉದ್ದವಾದ ಕತ್ತಿಯನ್ನು ರಾಧಾರಾಣಿಯ ಕಡೆಗೆ ಬೀಸಿದನು ಹರಿಪಂತನು “ಹಾ! ಹಾ!” ಎಂದು ಅರಚುತ್ತಾ ತನ್ನ ಕತ್ತಿಯನ್ನು ಹಿರಿದು ಮರಾಟ ಸರದಾರನ ಕತ್ತಿಯು ಪೆಟ್ಟನ್ನು ತಡೆದನು ರಾಧಾರಾಣಿಯು ಕುದುರೆಯು ಚಿಮ್ಮಿ ಹಾರಿತು ಆ ಸಮಯದಲ್ಲಿ ಹರಿಪಂತನಿಂದ ರಾಧಾರಾಣಿಯ ಪ್ರಾಣವು ಉಳಿಯಿತೋ, ರಾಧಾರಾಣಿಯ ಅಶ್ವಪುತ್ರನಿಂದ ಉಳಿಯಿತೋ, ಹೇಳಲಾಗುವುದಿಲ್ಲ. ಹರಿಪಂತನು “ರಾಣಿಯವರೇ! ಮಹಾರಾಷ್ಟರು ಸ್ತ್ರೀಯರ ಮೇಲೆ ಕೃಷ್ಣವುದಿಲ್ಲ.

ಎಂದು ಹೇಳಿ ಕುದುರೆಯನ್ನು ಅಡ್ಡಲಾಗಿ ತಿರುಗಿಸಿ ಮತ್ತೊಂದು ಕಡೆಗೆ ಹೋದನು ರಾಧಾರಾಣಿಯು ಕತ್ತಿಯನ್ನೆತ್ತಿ ಸಂತನಿಗೆ ಮುಜರೆ ಮಾಡಿ ವಾಮಪಾರ್ಶ್ವಕ್ಕೆ ಸರಿದಳು ಅಷ್ಟರಲ್ಲಿ ಮಹಾರಾಷ್ಟ್ರ ಸೈನ್ಯವು ಹಿಮ್ಮೆಟ್ಟಿತು ಹಿಂದೂಸೈನ್ಯ ಪರಿವೃತಳಾದ ಕ್ಷಾತ್ರತೇಜೋವಿರಾಜಮಾನಳಾದ ರಾಧಾರಾಣಿಯ ಎದುರಿನಲ್ಲಿ ನಿಂತು ಯುದ್ಧ ಮಾಡಲೊಲ್ಲದೇ ಮಹಾರಾಷ್ಟ್ರ ವೀರರು ಹಿಂದಿರುಗಿದರು ಸೂರ್ಯದೇವನು ಅಸ್ತಾಚಲವನ್ನು ಸೇರಿದನು ರಾಧಾರಾಣಿಯು ತನ್ನ ಸೈನ್ಯವನ್ನು ಹಿಂದಿರುಗಿಸಿ ದೌಲತ್ತಳನ್ನು, ಇಯಜ್ಞಖಾನನನ್ನು ಅರಸುತಾ ಹೊರಟಳು

ದೂರದಲ್ಲಿ ಫಿರಂಗಿಗಳ ಶಬ್ದಗಳು, ಬಂದೂಕಗಳ ಶಬ್ದಗಳು ಕೇಳಿ ಬರುತ್ತಿತ್ತು ರಾಧಾರಾಣಿಯು ಕುದುರೆಯನ್ನು ಅತ್ತಕಡೆಗೆ ನಡೆಸಿದಳು

ಇಯಜ್ಞಖಾನನು ಇಂಗ್ಲೀಷರ ದಂಡಿನೊಂದಿಗೆ ಪರಾಕ್ರಮದಿಂದ ಹೋರಾಡುತ್ತಿದ್ದನು ದೌಲತ್ತಳು ಅವನ ಜೊತೆಯಲ್ಲೇ ಇದ್ದಳು ಒಂದೊಂದು ಬಾರಿ ದೌಲತ್ತಳ ಕೃಪಾಕಟಾಕ್ಷವು ಬಿದ್ದರೆ ಇಯಜ್ಞಖಾನನು ಹತ್ತು ಪಾಲು ಪರಾಕ್ರಮದಿಂದ ಶತ್ರುಗಳನ್ನು ವಧೆ ಮಾಡುತ್ತಿದ್ದನು ದೌಲತ್ತಳು ಇಯಜ್ಞಖಾನನ ಮೇಲೆ ಮಂದಹಾಸವನ್ನು ಬೀರಿದರೆ ಅವನ ಆಯಸ್ಸು ಸವೆಲ್ಲವೂ ಪರಿಹಾರವಾಗಿ ಆ ರಣದಲ್ಲಿ ಶ್ರೀಕೃಷ್ಣ ಉತ್ತೇಜಿತನಾದ ಸವ್ಯಸಾಚಿಯಂತೆ ನುಗ್ಗುತ್ತಿದ್ದನು ಭಗವದಿಚ್ಛೆಯಲ್ಲಿ ಇಂದಿನ ಜಯವು ಇಯಜ್ಞಖಾನನದಾಗಿತ್ತು ಕತ್ತಲೆಯು ಮುಸುಕುತ್ತಬಂದಹಾಗೆ ಇಂಗ್ಲೀಷರ ದಂಡು ಹಿಮ್ಮೆಟ್ಟುತ್ತಿತ್ತು ನಗರದ ದಂಡು ಬಹುದೂರ ಫರಂಗಿಗಳನ್ನು ಅಟ್ಟಿಸಿಕೊಂಡುಹೋಯಿತು

ಇಯಜ್ಞಖಾನನು ನಗುತ್ತಾ ಕುದುರೆಯನ್ನು ಹಿಂದಕ್ಕೆ ತಿರುಗಿಸಿದನು ದೌಲತ್ತಳು ಪಕ್ಕದಲ್ಲಿ ಬಂದು ನಿಂತಳು ಇಯಜ್ಞಖಾನನು ಕುದುರೆಯಿಂದ ಇಳಿದನು ದೌಲತ್ತಳು ಖಾನನನ್ನು ಆ ರಣಭೂಮಿಯಲ್ಲಿ ಆ ಪಾಳಯಗಾರರ ಮಧ್ಯದಲ್ಲಿ ಉನ್ನತ್ತಳಾಗಿ ಆಲಿಂಗಿಸಿ ಚುಂಬಿಸಿದಳು

ಖಾನನಿಗೆ ಕಣ್ಣು ಕತ್ತಲೆಟ್ಟಿತು, ತಲೆ ತಿರುಗಲಾರಂಭಿಸಿತು ಅವನ ಶರೀರವು ಭೂಮಿಯಮೇಲೆ ನಿಲ್ಲಲಾರದ ಒಂದು ಕಡೆಗೆವಾಲಿತು ಮುಖದಲ್ಲಿ ಮಾತ್ರ ಮಂದಹಾಸವು ಬೆಳಗುತ್ತಿತ್ತು ಪಾಳಯಗಾರರು ಇಯಜ್ಞಖಾನನನ್ನು ಹಿಡಿದು ಕೊಂಡರು ಇಯಜ್ಞಖಾನನಿಗೆ ಸಂಪೂರ್ಣಜ್ಞಾನವಿರಲಿಲ್ಲ ಅರ್ಥಜ್ಞಾನವಿತ್ತು ಆ ಪಾಳಯಗಾರರು ಇಯಜ್ಞಖಾನನನ್ನು ಭೂಮಿಯ ಮೇಲೆ ಮಲಗಿಸಿದರು. ಗಾಳಿ ಬೀಸತೊಡಗಿದರು ಇಯಜ್ಞಖಾನನು ನಗುತ್ತಾ ಇಂದಿನ ಯುದ್ಧವು ನಮಗೆ ಜಯವಾಗಿದೆ ಎಂದನು ಪಾಳಯಗಾರರು ಹೌದು! ಖಾನರವರೇ! ತಮಗೆ ಪೆಟ್ಟು ತಗುಲಿದೆಯೇ? ಎಂದು ಕೇಳಿದರು. ಇಲ್ಲ! ಒಂದೆರಡು ಗುಂಡಿನೇಟುಗಳು ತಗಲಿರ

ಬಹುದು ಒಹಳ ಆಯಾಸವಾಗಿದೆ ಎಂದು ಹೇಳಿದನು ಹಾಗೆಯೇ ಪುನಃ ಮೂರ್ಛೆಯು ಬಂದಿತು ಅಲ್ಲಿ ಪಂಜಿನ ದೀವಟೆಗೆಗಳಿತ್ತು ಆ ಗುರ್ತು ಹಿಡಿದು ಬಹು ದೂರದಿಂದ ರಾಧೆಯು ಕುದುರೆಯ ಮೇಲೆ ಬಂದಳು ವೇಗವಾಗಿ ಬರಲು ಸಾಧ್ಯವಾಗಲಿಲ್ಲ ಮಧ್ಯೆ ಮಧ್ಯೆ ವೆಟ್ಟು ತಿಂದ ಸೈನಿಕರು ಅರ್ತನಾದ ಮಾಡುತ್ತಾ ಬಿದ್ದಿದ್ದರು. ಶವಗಳು ರಾಶಿರಾಶಿಯಾಗಿ ಬಿದ್ದಿದ್ದಿತು ರಾಣಿಯು ದೀವಟೆಗೆಗಳಿದ್ದ ಸ್ಥಳಕ್ಕೆ ಬಂದಳು ಸುತ್ತಲೂ ಪಾಳಯಗಾರರು ನಿಶ್ಯಬ್ದವಾಗಿ ಸಂತಿದ್ದರು ಮಧ್ಯೆ ದಲ್ಲಿ ದೌಲತ್ತಳು ಇಯಜ್‌ಖಾನನ ತಲೆಯನ್ನು ತನ್ನ ತೊಡೆಯಮೇಲಿಟ್ಟುಕೊಂಡು ಎವೆಯಿಕ್ಕದೇ ನೋಡುತ್ತಾ ಕುಳಿತಿದ್ದಳು ರಾಧಾರಾಣಿಯು ಕುದುರೆಯಿಂದ ಇಳಿದು ಸಮಾಸಕ್ಕೆ ಹೋಗಿ ಇಯಜ್‌ಖಾನನ ಮುಖದ ಮೇಲೆ ಬೆರಳಿಟ್ಟು ನೋಡಿದಳು. ಶ್ವಾಸವು ಸರಿಯಾಗಿ ಆಡುತ್ತಿತ್ತು ಆರೆಗಣ್ಣು ಮುಚ್ಚಿತ್ತು ಸ್ವಲ್ಪ ಹೊತ್ತಿನಲ್ಲಿ ಖಾನನು ಕಣ್ಣು ತೆರೆದನು ದೌಲತ್ತಳ ಮುಖವನ್ನು ನೋಡಿ ನಕ್ಕನು ರಾಧೆಯ ಕಡೆಗೆ ದೈನ್ಯ ದೃಷ್ಟಿಯನ್ನು ಬೀರಿದನು

“ದಾಹ! ದಾಹ!” ಎಂದು ಕಿರುಧ್ವನಿಯಿಂದ ಹೇಳಿದನು ರಾಧೆಯು ಕುದುರೆಯ ಮೇಲಿಂದ ನೀರಿನ ತಿತ್ತಿಯನ್ನು ತಂದಳು ದೌಲತ್ತಳು ಬೊಗಸೆ ತುಂಬಾ ನೀರು ತುಂಬಿದಳು ದೌಲತ್ತಳು ಇಯಜ್‌ಖಾನನ ಬಾಯಿಯಲ್ಲಿ ನೀರರೆದಳು ತಲೆಯ ಮೇಲೆ ನೀರು ಎರಚಿತಳು ಇಯಜ್‌ಖಾನನಿಗೆ ಪುನಃ ಜ್ಞಾನ ಬಂತು. “ದೌಲತ್! ಏನೂ ಆಗಿಲ್ಲ ಸ್ವಲ್ಪ ಹೊತ್ತಿನಲ್ಲಿ ಏಳುವ ಚೈತನ್ಯ ಬರುತ್ತದೆ” ಎಂದನು. ಎಲ್ಲರಿಗೂ ಸಮಾಧಾನವಾಯಿತು ಇಷ್ಟು ಹೊತ್ತಿಗೆ ರಾತ್ರಿ 11 ಗಂಟೆಯಾಯಿತು. ಪಾಳಯಗಾರರು ಪಲ್ಲಕ್ಕಿಯನ್ನು ತರಿಸಬೇಕೆಂದೂ, ಇಯಜ್‌ಖಾನರನ್ನು ಪಾಳಯಕ್ಕೆ ಕರೆದುಕೊಂಡು ಹೋಗಬೇಕೆಂದೂ, ಆಲೋಚಿಸಿದರು ಅಷ್ಟು ಹೊತ್ತಿಗೆ ರಾತ್ರಿ 12 ಗಂಟೆಯಾಯಿತು ಪಲ್ಲಕ್ಕಿಯೂ ಸಿದ್ಧವಾಯಿತು

ಅಷ್ಟರಲ್ಲಿ ಹತ್ತಾರು ಕುದುರೆಸವಾರರು ದೀವಟೆಗೆಗಳನ್ನು ಹಿಡಿದು ಕೊಂಡು ದೂರದಲ್ಲಿ ಬರುತ್ತಿದ್ದರು. ಆ ದೀವಟೆಗೆಗಳವರು ಈ ದೀಪವಿರುವ ಸ್ಥಳವನ್ನು ನಿರ್ದೇಶಿಸಿ ಬಂದರು ಅವರು ಸಮಾಸಕ್ಕೆ ಬರುತ್ತಲೇ ಪಾಳಯಗಾರರು ಒರೆಗಳಿಂದ ಕತ್ತಿಯನ್ನು ಹಿರಿದರು ಅಷ್ಟರಲ್ಲಿ ಕುದುರೆಯಿಂದ ಸ್ವಯಂ ಸುಲ್ತಾನರು ಇಳಿದರು ನೊಡಲು ರಾಧಾರಾಣಿಯು ಅವರನ್ನು ನೋಡಿದಳು. “ಸುಲ್ತಾನರವರೇ, ನಮ್ಮ ಸಮಾಚಾರವು ನಿಮಗೆ ಹೇಗೆ ತಿಳಿಯಿತು ಈ ಅರ್ಧರಾತ್ರಿಯಲ್ಲಿ ಇಲ್ಲಿಗೆ ಹೇಗೆ ಬಂದಿತು” ಎಂದು ಕೇಳಿದಳು.

ಸುಲ್ತಾನನು ಮಾತನಾಡಲಿಲ್ಲ ಗಾಬರಿಯಿಂದ ಮುಂದೆ ನುಗ್ಗಿ ಭೂಮಿಯ ಮೇಲೆ ಮಲಗಿರುವ ಶರೀರವನ್ನು ನೋಡಿದನು. ಕುಳಿತಿರುವ ದೌಲತ್ತಳನ್ನು ನೋಡಿ

ದನು ಶೋಕವಿಹ್ವಲನಾಗಿ ಸಮೀಪಕ್ಕೆ ಹೋಗಿ ಇಯಜ್ಞಖಾನನ ಕೈಗಳನ್ನು ಹಿಡಿದು ಕೊಂಡನು ಸುಲ್ತಾನರ ಎದೆಯು ಬಡಿದುಕೊಳ್ಳುತ್ತಿತ್ತು

ಸುಲ್ತಾನನಿಗೆ ಇಯಜ್ಞಖಾನನ ಪ್ರಾಣವು ಉಳಿದಿದೆಯೆಂದು ತೋರಲಿಲ್ಲ ಹೆದರುತ್ತ ಹದರುತ್ತ ಏನಾಗಿದೆ ಎಂದು ಕೇಳಿದನು

ದೌಲತ್ತನು ಯುದ್ಧದಲ್ಲಿ ಆಯಾಸವಾಗಿದೆ ಅರ್ಧಜ್ಞಾನಾವಸ್ಥೆ ಎಂದಳು.

ಸುಲ್ತಾನನಿಗೆ ಪ್ರಾಣವು ಬಂದಹಾಗಾಯಿತು

ಸುಲ್ತಾನನು ವಕ್ರದಲ್ಲಿ ಹೋಗಿ ಕುಳಿತನು ಇಯಜ್ಞಖಾನನ ತಲೆ ಸವರಿದನು ಖಾನನು ಪುನಃ ಕಣ್ಣು ಬಿಟ್ಟು ನೋಡಿದನು ಸುಲ್ತಾನರನ್ನು ನೋಡುತ್ತಲೇ ಖಾನನಿಗೆ ಚೈತ್ಯವ್ಯ ಬಂದ ಹಾಗಾಯಿತು

ಸುಲ್ತಾನರೇ! ಈ ದಿನದ ಯುದ್ಧವು ಜಯವಾಗಿದೆ ಇನ್ನೆರಡು ಯುದ್ಧಗಳಲ್ಲಿ ಶತ್ರುಗಳ ದಂಡು ನಿರ್ನಾಮವಾಗುತ್ತದೆ

ಸುಲ್ತಾನನು ಗದ್ದದ ಧ್ವನಿಯಿಂದ ಖಾನರವರೇ, ನನ್ನ ಅಪರಾಧಗಳನ್ನು ಮನ್ನಿಸಿರಿ ಎಂದು ಹೇಳಿದನು

ಖಾನನು ಸುಲ್ತಾನನನ್ನು ಬಾಚಿ ರಿಬ್ಬಿ ಕೊಂಡನು ಖಾನನ ಎದೆ ಉಬ್ಬಿ ಬಂದಿತು ಪುನಃ ಮೂರ್ಛಾವಸ್ಥೆಯು ಬಂದಿತು ಬಹಳ ವೇದನೆಯಿಂದ ಕೊರಗುವ ಧ್ವನಿ ಕೇಳಿಸಿತು

ಸುಲ್ತಾನನು ಖಾನನ ಕವಚವನ್ನು ಸಡಿಲ ಮಾಡಿದನು. ಪಾರ್ಶ್ವದಿಂದ ರಕ್ತವು ಹರಿಯುತ್ತಿತ್ತು ಅಲ್ಲಿ ಕೈಯೈಟ್ಟು ನೋಡಿದನು ಕೈಯೈಲ್ಲಾ ರಕ್ತವಾಯಿತು ಸುಲ್ತಾನನು ಚಿಟ್ಟನೆ ಅರಚಿದನು ಅಷ್ಟರಲ್ಲಿ ಖಾನನು ಪುನಃ ಕಣ್ಣು ಬಿಟ್ಟು ನೋಡಿದನು ನಕ್ಕನು! ಪ್ರಾಣವಾಯುವು ಹಾರಿಹೋಯಿತು

ಸುಲ್ತಾನನು ಸಣ್ಣ ಬಾಲಕನಂತೆ ಗಟ್ಟಿಯಾಗಿ ಅಳತೊಡಗಿದನು ಖಾನನ ಶರೀರದ ಮೇಲೆ ಬಿದ್ದು ಹೂರಳಾಡಿದನು ಮೃಸೂರು ಮಣ್ಣು ಪಾಳಾಯಿತು! ಎಂದು ದೀರ್ಘ ನಿಶ್ವಾಸವನ್ನು ಬಿಟ್ಟನು ಒಂದು ಬಾರಿ ದೌಲತ್ತನ ಮುಖವನ್ನು ನೋಡಿದನು ನೀರಸ! ರಾಧಾರಾಣಿಯ ಮುಖವನ್ನು ನೋಡಿದನು ನೀರವ!! ಸುತ್ತಲೂ ನಿಂತಿದ್ದ ಪಾಳಯಗಾರರ ಮುಖಗಳನ್ನು ನೋಡಿದನು. ನಿಶ್ಚೇಜ!! ಪುನಃ ದುಃಖವು ಬಂದು ಸುಲ್ತಾನನನ್ನು ಆವರಿಸಿತು ಸುಲ್ತಾನನು ಮೂರ್ಛಿತನಾದನು ಅರಮನೆಯಿಂದ ಪಲ್ಲಕ್ಕಿಯು ಬಂದಿತು ಮಂತ್ರಿಗಳು, ಸರದಾರರು ಸೇನಾನಾಯಕರು ಎಲ್ಲರೂ ಬಂದು ಸೇರಿದರು ದೌಲತ್ತನೂ, ಸುಲ್ತಾನನೂ ಖಾನನ ಶರೀರವನ್ನೆತ್ತಿ ಪಲ್ಲಕ್ಕಿಯಲ್ಲಿಟ್ಟರು ಎಲ್ಲರೂ ಪಲ್ಲಕ್ಕಿಯ ಮುಂದೆ ಮೌನವಾಗಿ ನಡೆದರು. ಕಾವೇರಿಯ ದಂಡೆಗೆ ಪಲ್ಲಕ್ಕಿಯು ತಲಪಿತು. ಅಲ್ಲಿ ಸುಲ್ತಾನನೇ ಖಾನನ

ಶರೀರವನ್ನು ಭೂಮಿಯಲ್ಲಿಟ್ಟು ಗೋರಿ ಮಾಡಿದನು ಮೌನಮುದ್ರೆಯನ್ನು ಒಡೆಯ ಲಿಲ್ಲ ಬೆಳಗಿನ ರ್ಭಾವದ ಕೋಳಿ ಕೂಗಿತು ತೋಪುಖಾನೆಯಲ್ಲಿ ಗುಂಡುಗಳಾ ಯಿತು ಸುಲ್ತಾನನು ದುಃಖದಿಂದ ಅಳುತ್ತಾ ಎಲ್ಲರಿಗೂ ಕೈ ಮುಗಿದು ತನ್ನನ್ನು ಏಕಾಂತವಾಗಿ ಅಲ್ಲಿಯೇ ಬಿಟ್ಟು ಹೋಗಬೇಕೆಂದು ಪ್ರಾರ್ಥಿಸಿದನು ಎಲ್ಲರೂ ಹೊರ ಟುಹೋದರು ಸುಲ್ತಾನನು ಆ ಗೋರಿಯ ಸಮೀಪದಲ್ಲಿ ವ್ರಲಾಪಿಸುತ್ತ ಕುಳಿತಿ ದ್ದನು ಸೂರ್ಯೋದಯವಾಯಿತು ದೌಲತ್ತಳೂ, ರಾಧಾರಾಣಿಯೂ ಸುಲ್ತಾನನಿಗೆ ಎಷ್ಟೋ ಸಮಾಧಾನ ಮಾಡಿ ಸುಲ್ತಾನನನ್ನು ಅರಮನೆಗೆ ಕರೆದುಕೊಂಡು ಹೋಗಿ ಳಿಟ್ಟರು

ಸುಲ್ತಾನನು ಆ ಗೋರಿಯನ್ನು ಬಿಟ್ಟು ಹೊರಡುವಾಗ ದೌಲತ್ತಳ ಮುಖ ವನ್ನು ದುರದುರನೆ ನೋಡಿದನು ದೌಲತ್ತಳು ಮೌನವಾಗಿ ನಿಂತಿದ್ದಳು ಕಣ್ಣು ಗಳಲ್ಲಿ ಕಣ್ಣೀರು ತೊಟ್ಟಿಕ್ಕುತ್ತಿತ್ತು

ಸುಲ್ತಾನನು ದೌಲತ್ತಳ ಸಮೀಪಕ್ಕೆಹೋಗಿ ನಿಂತುಕೊಂಡು ದೌಲತ್ ನಾನು ಈ ಪನಿತವಾದ ಗೋರಿಯ ಸಾನ್ನಿಧ್ಯದಲ್ಲಿ ಒಂದು ಅಭೇದ್ಯವಾದ ರಹಸ್ಯವನ್ನರಿಯ ಬೇಕೆಂದಿದ್ದೇನೆ ಎಂದು ಗಂಭೀರವೃತ್ತಿಯಿಂದ ಹೇಳಿದನು

ದೌಲತ್ತಳು ತಲೆದೂಗಿದಳು

ದೌಲತ್! ನೀನು ಈ ಇಯಜ್ಜಾಖಾನರನ್ನು ಮದುವೆಯಾಗಿದ್ದೆಯಾ ?

ಹೌದು ! ನಾನು ಇಯಜ್ಜಾಖಾನರ ಧರ್ಮಪತ್ನಿ

ದೌಲತ್ ! ಈ ರಹಸ್ಯವನ್ನು ಇಷ್ಟು ದಿನ ಬಚ್ಚಿಟ್ಟಿರಬೇಕೆ ?

ಸುಲ್ತಾನರೇ, ಇಂದಿನವರೆಗೆ ಅದು ರಹಸ್ಯ ಪರಮ ರಹಸ್ಯ ಇಂದು ಅದು ಒಹಿರಂಗ ಅಬೇ ನವಾಬರ ಇಚ್ಛೆ ಬಡಾಫಕೀರರ ಆಜ್ಞೆ !

ಸುಲ್ತಾನನು ತಲೆಬಾಗಿಡನು

ಘೋರರಾತ್ರಿ

ಸುಲ್ತಾನನು ಅರಮನೆಯಲ್ಲಿ ದುಃಖಾಕ್ರಾಂತನಾಗಿ ಕುಳಿತಿದ್ದನು ಇಯಜ್ಜಾ ಖಾನನ ಮರಣಾನಂತರ ಪುನಃ ಯುದ್ಧವಾಗಲಿಲ್ಲ ಇಂಗ್ಲೀಷರು ಇದ್ದಲ್ಲಿಯೇ ಬೀಡು ಬಿಟ್ಟುಕೊಂಡು ಬಲಾಬಲಗಳನ್ನು ಲೆಕ್ಕ ಹಾಕುತ್ತಿದ್ದರು ಸುಲ್ತಾನನು ಇಯಜ್ಜಾ ಖಾನನ ದುಃಖದಲ್ಲಿ ಮುಳುಗಿ ದಿಕ್ಕು ತೋಚದೆ ಚಿಂತಾಕ್ರಾಂತನಾಗಿದ್ದನು ದುಃಖ, ಕ್ರೋಧ, ದ್ವೇಷಗಳು ಟಿಪ್ಪಣಿಸುಲ್ತಾನನ ಹೃದಯದಲ್ಲಿ ತುಂಬಿ ಅಗ್ನಿಯನ್ನು ಕಾರುತ್ತಿ ಳ್ತವು ಸುಲ್ತಾನನ ಸಮ್ಮುಖಕ್ಕೆ ಹೋಗಲು ಯಾರೂ ಧೈರ್ಯವಿರಲಿಲ್ಲ ಮಂತ್ರಿಗಳು ಸುಲ್ತಾನರ ಸ್ನಾನಿಧಿಗೆ ಹೋಗುತ್ತಿರಲಿಲ್ಲ ಸಂಧ್ಯಾಕಾಲದ ಸಮಯ ಸೂರ್ಯಾಸ್ತ

ಹಾನವಾಗುವ ಹೊತ್ತು. ಆ ಸಮಯದಲ್ಲಿ ಮಿರ್ಸಾದಕನು ಬಂದು ಸುಲ್ತಾನರ ಭೇಟಿ ಮಾಡಿದನು.

ಸುಲ್ತಾನನು ಮಾತನಾಡಲಿಲ್ಲ ಸ್ವಲ್ಪ ಹೊತ್ತಾದ ಮೇಲೆ ಮಿರ್ಸಾದಕನ ಕಡೆ ತಿರುಗಿ,

ಸಿದ್ದಿಕ್, ಎಲ್ಲಿಂದ ಬಂದೆ, ಎಲ್ಲಿಗೆ ಹೋಗಿದ್ದೆ, ಏನು ಸಮಾಚಾರ ?

ಹುಜೂರು ! ಶತ್ರು ಶಿಬಿರಕ್ಕೆ ಹೋಗಿದ್ದೆ, ಅಲ್ಲಿಯೇ ಇದ್ದೆ ನಗರದ ನವಾಬರ ಮರಣವಾರ್ತೆಯನ್ನು ಕೇಳಿ ಗಾಬರಿಗೊಂಡು ಸನ್ನಿಧಾನಕ್ಕೆ ಬಂದೆ

ಸಿದ್ದಿಕ್ ! ಖಾನರಂಧಾ ಪರಾಕ್ರಮಶಾಲಿಗಳನ್ನು ನಾನು ಕಂಡು ಕೇಳಿಲ್ಲ ಅವರು ರಣಕ್ಷೇತ್ರದಲ್ಲಿ ಅಸಮಸಾಹಸದಿಂದ ಯುದ್ಧ ಮಾಡಿದರು. ಇಂಗ್ಲೀಷರ ಅರ್ಧ ಸೈನ್ಯವನ್ನು ಬಲಿ ತೆಗೆದುಕೊಂಡರು ಕೊನೆಗೆ ವೃತ್ತ್ಯದೇವತೆಯು ನವಾಬರನ್ನೇ ಬಲಿ ತೆಗೆದುಕೊಂಡಿತು

ಜಹಾಪನಾ, ನಗರದ ನವಾಬರು ಜೀವಂತರಾಗಿದ್ದರೆ ಈ ಯುದ್ಧದಲ್ಲಿ ನಮಗೆ ಜಯವಾಗುತ್ತಲೇ ಇದ್ದಿತು ಭಗವಂತನ ಇಚ್ಛೆಯು ಹೇಗಿದೆಯೋ ? ಇದುವರೆಗೂ ನಮಗೆ ಒಂದು ಯುದ್ಧದಲ್ಲಿಯೂ ಜಯವಿಲ್ಲ ಇದೊಂದೇ ಜಯವು ನಮ್ಮ ಪಾಲಿಗೆ ಬಂದುದು ಖಾವಿಂದ್, ಶತ್ರು ಸೈನ್ಯವೆಲ್ಲಾ ಅಲ್ಲಕಲ್ಲೋಲವಾಗಿ ಹೋಗಿದೆ ಶ್ರೀರಂಗ ಪಟ್ಟಣದ ಈ ಮಹಾಸೈನ್ಯದ ಎದುರಿನಲ್ಲಿ ನಿಲ್ಲಲು ಅವರಿಗೆ ಧೈರ್ಯವಿದೆ. ಆದರೆ ಒಳಸಂಚು, ಘೋರವಾದ ಒಳಸಂಚು ನಡೆದಿದೆ

ಸುಲ್ತಾನರು ಕೋಪದಿಂದ ಘರ್ಜಿಸುತ್ತಾ, ಛೇ! ವಿಶ್ವಾಸಘಾತುಕನೇ, ಹೊರಗೆ ಹೋಗು, ನೀನಿಗೆ ಮಾನವಿದೆಯೇ? ನೀನು ನಮ್ಮ ಎದುರಿನಲ್ಲಿ ಮುಖ ತೋರಿಸಬೇಡ ಯಾವಾಗಲೂ ದ್ರೋಹಿ ನೀನು, ಒಳಸಂಚು. ಒಳಸಂಚು, ಯಾರು ಒಳಸಂಚು ಮಾಡಿದವರು, ಸಾಬೀತು ಮಾಡಿಕೊಡು, ಇಲ್ಲದಿದ್ದರೆ ನಿನ್ನ ತಲೆ ಹೊಡೆಸಿ ಹಾಸು ತ್ರೇನೆ

ಹರ್ಹಾಷಹಾ, ಮಾಘ್ ಮಾಡಬೇಕು, ದಾಖಲೆಗಳು ಇಲ್ಲಿವೆ, ಸ್ವೀಕರಿಸೋಣ ವಾಗಲಿ ಎಂದು ಹೇಳಿ ಕಿಸೆಯಿಂದ ಲಕ್ಕೋಟಿಯನ್ನು ತೆಗೆದು ಸುಲ್ತಾನರ ಕೈಗೆ ಒಪ್ಪಿಸಿದನು ಸುಲ್ತಾನನು ಆ ಕಾಗದಗಳನ್ನು ಕೈಗೆ ತೆಗೆದುಕೊಂಡು ಓದಿ ನೋಡಿದನು, ಪುನಃ ಓದಿದನು, ಮತ್ತೊಮ್ಮೆ ಓದಿದನು ದೀರ್ಘನಿಶ್ಚಾಸವನ್ನು ಬಿಟ್ಟು, ಕಂಪೋರಿದ ಕಣ್ಣುಗಳಿಂದ ಕೋಪವನ್ನು ಕಾರುತ್ತಾ, ಕಟಕಟನೆ ಹಲ್ಲು ಕಡಿಯುತ್ತಾ, “ಹರಾಂ ಖೋರರುಗಳರಾ ? ಎಂತಹ ಪಾಪಿಗಳು ನೀವು ದೊಡ್ಡ ನವಾಬರ ಕಾಲದಿಂದ ನಮ್ಮ ಉಪ್ಪುಂಡ ನೀವು ಶತ್ರುಗಳ ಬಲೆಗೆ ಬಿದ್ದಿರಾ ?” ಎಂದು ಘರ್ಜಿಸಿದನು.

ಹೊರಗೆ ಕಾವಲಿದ್ದ ಅವಸರದವನನ್ನು ಕರೆದು ಅಂಗರಕ್ಷಕ ದಳದ ನಾಯಕ

ನಾದ ಅಹಮದ್ ಖಾನನನ್ನು ಕರೆಸಿದನು ಫೌಜುದಾರ್ ಅಹಮದ್ ಖಾನನು ಸನಿ, ಧಾನಕ್ಕೆ ಬಂದು ಮುಜರೆ ಮಾಡಿ ನಿಂತನು

ಸುಲ್ತಾನನು, ವೀರವಾಣಿಯಿಂದ ಅಹಮದ್ ಖಾನನಿಗೆ ಅಪ್ಪಣೆ ಮಾಡಿದನು ಮಧುಗಿರಿಯ ಸುಲ್ತಾನ್ ಖಾನ್, ಮಂಜರಾಬಾದಿನ ದಿಲಾರ್ ಖಾನ್, ಚನ್ನಪಟ್ಟಣದ ನೊಹಯುದ್ದೀನ್, ಹಾಸನದ ಅಬ್ದುಲ್ ಸತ್ತಾರ್, ಡಿಂಡಿಗಲ್ಲಿನ ಮಿರ್ ಹುಸೇನ್, ಮಂಗಳೂರಿನ ಮಹಮ್ಮದ್ ಬೇಗ್, ವೆಲ್ಲೂರಿನ ರಣದುಲ್ಲಾ ಖಾನ್, ನಾಮಕಲ್ಲಿನ ಅಬ್ದುಲ್ ಕರೀಂ ಖಾನ್, ಸೇಲಂನ ಬಹದ್ದೂರ್ ಖಾನ್, ಮಳವಳ್ಳಿಯ ನೂರ್ ಅಹಮದ್, ಮಾಗಡಿಯ ಮಹಮದ್ ರುಸ್ತುಂ, ಚಂದಗಾಲದ ನಜಿರುಲ್ಲಾ ವಿಯಾನ್ ಖಾನ್, ಕೊಳ್ಳೇಗಾಲದ ಹದಯತುಲ್ಲಾ ಖಾನ್, ಕಿಲ್ಲೆಯ ಮಿರ್ ಮತ ಫಜಾ ಖಾನ್, ಈ ಹದಿನಾಲ್ಕು ಮಂದಿ ಸೇನಾನಾಯಕರನ್ನು ನಮ್ಮ ಸಮ್ಮುಖಕ್ಕೆ ಹಾಜರಾದಂತೆ ಕೃಪೆ ಮಂತ್ರಿಗಳನ್ನೂ ಸರದಾರರನ್ನೂ ದರಬಾರಿಗೆ ತಕ್ಷಣ ಬರಮಾಡತಕ್ಕದ್ದು ಎಂದು ಸುಲ್ತಾನನು ಅಪ್ಪಣೆ ಮಾಡಿದನು

ಸುಲ್ತಾನರ ಅಪ್ಪಣೆಯಂತೆ ದರಿಯಾದೊಲಿತ್ತಿನಲ್ಲಿ ಅವಸರದ ಸಭೆ ನೇರಿತು ಮಂತ್ರಿಗಳೂ ಸರದಾರರು ಎಲ್ಲರೂ ಸಭೆಯನ್ನು ಅಲಂಕರಿಸಿದರು ಸುಲ್ತಾನರವರು ಬಂದು ಆಸನವನ್ನಲಂಕರಿಸಿದರು ಫೌಜುದಾರ್ ಮಹಮದ್ ಖಾನರವರು ಸುಲ್ತಾನರ ಅಪ್ಪಣೆಯಂತೆ ಹದಿನಾಲ್ಕು ಮಂದಿ ಸೇನಾನಾಯಕರನ್ನು ಕೂತಂದು ಸಮ್ಮುಖದಲ್ಲಿ ನಿಲ್ಲಿಸಿದರು

ಸುಲ್ತಾನರವರು ಕ್ರೋಧಾವೇಶದಿಂದ ಶ್ರೀರಂಗಪಟ್ಟಣದ ಸೇನಾನಾಯಕರುಗಳಿರಾ ? ಈ ದರಬಾರಿನಲ್ಲಿ ನಿಮ್ಮಗಳ ವಿಚಾರಣೆಯಾಗಬೇಕಾಗಿದೆ ನೀವುಗಳು ಈ ದರಬಾರಿಗೆ ಮಹತ್ತರವಾದ ದ್ರೋಹ ಮಾಡಿದ್ದೀರಿ ಮೈಸೂರಿನ ಸೈನ್ಯಕ್ಕೆ ಇದುವರೆಗೂ ಸೋಲಿನ ಮೇಲೆ ಸೋಲಾಗಿರುವುದರ ಗುಟ್ಟು ಈಗ ಬಯಲಾಯಿತು ನಿಮ್ಮಗಳನ್ನು ಗಲ್ಲಿಗೆರಿಸಬೇಕು, ಎಂದು ಘರ್ಜಿಸಿದನು

ತರುಣ ಸೇನಾಧಿಪತಿಯಾದ ಮಿರ್ ಹುಸೇನ್ ಖಾನನು ಧೈರ್ಯ ಮಾಡಿ ಹುಜೂರು. ಮಾಘ್ ಮಾಡಬೇಕು, ಯಾರೋ ಚಾಡಿಕೋರರು ಖಾವಿಂದರ ಸನ್ನಿಧಿಯಲ್ಲಿ ಸುಳ್ಳು ಹೇಳಿದಾರೆ, ಅವರನ್ನು ಈ ದರಬಾರಿಗೆ ಕರತರಿಸಿ ಸಾಬೀತು ಮಾಡಿಸಬೇಕು.

ಸುಲ್ತಾನ್—ಮುಚ್ಚು ಬಾಯಿ, ನಾಲಿಗೆಯನ್ನು ಸೀಳಿಸುತ್ತೇನೆ, ನೋಡು. ಈ ಪತ್ರಗಳನ್ನು, ನೋಡು ದಾಖಲೆಗಳು ಇಲ್ಲಿವೆ, ಇವುಗಳೆಲ್ಲಾ ನೀವು ಒಬ್ಬೊಬ್ಬರಾಗಿ ಕುಂಪಣಿಯವರಿಗೆ ಬರದ ಪತ್ರಗಳು ಎಂದು ಆ ಗುಸ್ತು ಪತ್ರಗಳನ್ನು ದರಬಾರಿನಲ್ಲಿ ಎಸೆದನು.

ಮಂತ್ರಿ ಪೂರ್ಣಯ್ಯನವರೆದ್ದು ಆ ಪತ್ರಗಳನ್ನು ಆರಿಸಿ ಕೈಗೆ ತೆಗೆದುಕೊಂಡರು ಅವುಗಳನ್ನು ಮನಸ್ಸಿನಲ್ಲಿಯೇ ಓದಿಕೊಂಡರು, ಅವರ ಮುಖವು ವಿವರ್ಣವಾಯಿತು
 ಸುಲ್ತಾನ್—ಮಹಾಮಂತ್ರಿಗಳೇ, ಅವುಗಳೆಲ್ಲಾ ಈ ಸೇನಾಧಿಪತಿಗಳ ಸ್ವಹಸ್ತಾಕ್ಷರಗಳೇ ತಾನೆ, ಈಗ ತಾವೇ ಹೇಳಿರಿ, ಈ ಪಾಪಿಗಳಿಗೆ ಶಿಕ್ಷೆಯೇನು ?

ದರಬಾರೆಲ್ಲವೂ ಬಚ್ಚಿ ಬಿದ್ದು ಹಾ ! ಹಾ ! ಕಾರ ಮಾಡಿದರು ದರಬಾರಿನ ಮೌಲ್ವಿಗಳು ಮುಂದೆ ಬಂದು ನಿಂತು ಮುಜರೆಮಾಡಿ ಹುಜೂರು ಇವರೆಲ್ಲರೂ ಉಪ್ಪುಂಡ ಮನಗೆ ಎರಡು ಬಗೆದ ಸ್ವಾಮಿ ದ್ರೋಹಿಗಳು ಇವರನ್ನು ತೋಪಿನ ಬಾಯಿಗೆ ಕಟ್ಟಿ ಕೊಲ್ಲಿಸಬೇಕು ಅದೇ ಇವರಿಗೆ ತಕ್ಕ ಶಿಕ್ಷೆ ಎಂದುರು

ಸುಲ್ತಾನರು ಮಂತ್ರಿ, ಸರದಾರರ ಕಡೆ ತಿರುಗಿದರು ಎಲ್ಲರೂ ತಲೆದೂಗಿದರು
 ಸುಲ್ತಾನ್—ಮಹಾಮಂತ್ರಿಗಳೇ, ತಮ್ಮ ಅಭಿಪ್ರಾಯವೇನು ? ಎಂದು ಕೇಳಿದರು

ಪೂರ್ಣಯ್ಯನವರೆದ್ದು ಕೈಮುಗಿದು ಸುಲ್ತಾನರವರೇ, ನನ್ನ ಮಾತನ್ನು ಆಲಿಸಬೇಕು ಈಗ ಯುದ್ಧದ ಸಮಯ, ಮುಕ್ತಾಯಕ್ಕೆ ಬರುತ್ತಿದ್ದ ವಿಜಯಲಕ್ಷ್ಮಿಯು ನಮ್ಮ ಕಡೆಗೆ ಒಲಿಯುತ್ತಿದಾಳೆ ಈ ಸೇನಾಣಾಯಕರು ಮಹಾಪರಾಧ ಮಾಡಿದಾರೆ ಈಗ ಇವರ ತಪ್ಪನ್ನು ಮನ್ನಿಸಬೇಕು ಇವರನ್ನೇ ಈಗ ಯುದ್ಧಕ್ಕೆ ಕಳುಹಿಸಬೇಕು ಎಂದು ವಿನಯದಿಂದ ಬಿನ್ನೈಸಿದರು

ಸುಲ್ತಾನರು, ಅಪರಾಧಿಗಳಾದ ಸೇನಾಣಾಯಕರ ಕಡೆ ತಿರುಗಿ ನೀವೇನು ಹೇಳುವಿರಿ ? ಈ ಗುಪ್ತಪತ್ರಗಳು ನಿಮ್ಮ ಸ್ವಹಸ್ತಾಕ್ಷರಗಳೆಂದು ಒಪ್ಪಿಕೊಳ್ಳುವಿರಾ ? ದಿಂಡಿಗಲ್ಲಿನ ಮಿರ್ ಹುಸೇನರವರು ಒರ್ಯದಿಂದ ಮುಂದೆ ಬಂದು ನೆಲಮುಟ್ಟಿ ಪಲಾಂ ಮಾಡಿ—

ಖಾವಂದರವರೇ, ಮಾಘಮಾಡಬೇಕು, ಅವು ನಮ್ಮ ಪತ್ರಗಳೇ ಹೌದು ಒಂದೊಂದು ಸಮಯದಲ್ಲಿ ಹುಜೂರಿನ ಆಗ್ರಹಪಾತ್ರರಾಗಿದ್ದಾಗ ಪ್ರಲೋಭದಿಂದ ಒಬ್ಬೊಬ್ಬ ಸೇನಾಧಿಪತಿಗಳು ಬರೆದುಕೊಟ್ಟ ಪತ್ರಗಳು ಅವು ಅವುಗಳಿಗೆ ಏನೂ ಕಿಮ್ಮತ್ತಿಲ್ಲ ಈ ಸಮಯದಲ್ಲಿ ನಾವು ಹಣಾಹಣಿ ಯುದ್ಧ ಮಾಡಿದ್ದೇವೆ ಕುಂಪಣಿಯ ದಂಡು ಬರುತ್ತಿರುವ ಮಾರ್ಗದಲ್ಲಿ ಸೋಲಾದಡು ನಮ್ಮ ಅಪರಾಧವಲ್ಲ ಅಲ್ಲಲ್ಲಿ ಅಧಿಕಾರ ನಡೆಸುತ್ತಿರುವ ಕಿಲ್ಲೆದಾರರು ಘಾಜುದಾರರುಗಳ ಅಪರಾಧವೇ ಅದು ಮಹಾ ಸ್ವಾಮಿ, ನಮ್ಮಗಳ ಅಪರಾಧವನ್ನು ಮನ್ನಿಸಿ ಅಸ್ತುಣೆ ಕೊಡೋಣವಾಗಲಿ, ನಾವು ನಮ್ಮ ಪ್ರಾಣಗಳನ್ನು ಪಣವಾಗಿಟ್ಟು ಶತ್ರುಗಳೊಡನೆ ಹೋರಾಡುವೆವು ಈ ಯುದ್ಧ ಹಲ್ಲಿ ವಿಜಯವನ್ನು ಪಡೆಯದೇ, ನಾವು ಈ ಕೋಟಿಯೊಳಗೆ ಮುಖವನ್ನು ತೋರುವುದಿಲ್ಲ ಎಂದು ಪ್ರಜ್ಞಾ ಪುರಸ್ಕರವಾಗಿ ನುಡಿದರು

ಮಂತ್ರಿಗಳೆಲ್ಲಾ ಅದಕ್ಕೆ ಒಪ್ಪಿಗೆಯನ್ನು ಸೂಚಿಸಿದರು ಸುಲ್ತಾನನು ಕ್ರೋಧದಿಂದ ಆಸನವನ್ನು ಬಿಟ್ಟು ಎದ್ದು ದ್ರೋಹಿಗಳಿರಾ ! ವಿಶ್ವಾಸಘಾತುಕರಾ ? ಸ್ವಾಮಿ ದ್ರೋಹಿಗಳಿರಾ ? ನಿಮ್ಮನ್ನು ಕ್ಷಮಿಸುವುದೇ ! ನಿಮ್ಮಂಥಾ ದ್ರೋಹಿಗಳನ್ನು ಪುನಃ ಯುದ್ಧ ಭೂಮಿಗೆ ಕಳಿಸುವುದೇ ? ನೀವುಗಳು ಒಂದು ಕ್ಷಣವೂ ಈ ಭೂಮಿಯಮೇಲೆ ಇರಕೂಡದು ನಾನೊಬ್ಬನೇ ಈ ರಣಕ್ಷೇತ್ರದಲ್ಲಿ ನಿಂತು ಯುದ್ಧವನ್ನು ಜಯಿಸುತ್ತೇನೆ. ನೀವು ನರಕದಲ್ಲಿ ನಿಂತು ನೋಡುತ್ತಿರಿ ಎಂದು ಘರ್ಜಿಸಿದನು

ಅರಮನೆಯ ಮುಂಭಾಗದ ಅಂಗಳದಲ್ಲಿ ಹದಿನಾಲ್ಕು ತೋಪುಗಳನ್ನು ಕಟ್ಟಿ ಈ ಹದಿನಾಲ್ಕು ಮಂದಿ ಸೇನಾನಾಯಕರನ್ನು ಈ ರಾತ್ರಿಯೇ ಉಡಾಯಿಸಬೇಕೆಂದು ಕಟ್ಟಿ ಪಕ್ಷಿಮಾಡಿ ಕೋಪದಿಂದ ಘುಡಿಘುಡಿಸುತ್ತಾ ಸಭೆಯನ್ನು ಬಿಟ್ಟು ಹೊರಟು ಹೋದರು ಮಹಾಮಹಾ ಸರದಾರರೆಲ್ಲರೂ ವಿಷಣ್ಣವದನರಾಗಿ ಮನೆಗಳಿಗೆ ತೆರಳಿದರು

ಸುಲ್ತಾನರ ಅಪ್ಪಣೆಯಂತೆ ಅರಮನೆಯ ಮುಂಭಾಗದ ವಿಶಾಲವಾದ ಅಂಗಳದಲ್ಲಿ ದೊಡ್ಡ ದೊಡ್ಡ ದೀಪಗಳು ಉರಿಯುತ್ತಿದ್ದವು ಸುತ್ತಲೂ ಸುಲ್ತಾನರ ಖಾಸ್ ಸೈನ್ಯದ ಸೈನಿಕರೂ ಸೇನಾಧಿಕಾರಿಗಳೂ ಸುತ್ತಕಟ್ಟಿ ಶಿಸ್ತಿನಿಂದ ನಿಂತರು. ತೋಪು ಖಾನೆಯಿಂದ ಹದಿನಾಲ್ಕು ತೋಪುಗಳನ್ನು ತಂದು ಮೈದಾನದಲ್ಲಿ ಎತ್ತಿ ಕಟ್ಟಿದರು. ರಣವಾದ್ಯಗಳು ಬಾರಿಸಲ್ಪಟ್ಟವು ವಧ್ಯಸ್ಥಾನದಲ್ಲಿ ಮಾಲ್ವಿಗಳೂ ಸರದಾರರೂ ಬಂದು ನಿಂತರು ಖಾಸ್ ಭಕ್ತಿಯವರಾದ ಘೌಜುದಾರ್ ಮಹಮದ್ ಖಾನರು ಬಿಚ್ಚುಕತ್ತಿ ಪಹರಿಯಲ್ಲಿ ಹದಿನಾಲ್ಕು ಮಂದಿ ಸೇನಾನಾಯಕರನ್ನು ವಧ್ಯಸ್ಥಾನಕ್ಕೆ ಕರತಂದನು ಒಂದೊಂದು ತೋಪಿನ ಮುಂದೆ ಒಬ್ಬೊಬ್ಬ ಸೇನಾನಾಯಕರನ್ನು ಕಂಬಕ್ಕೆ ಕಟ್ಟಿ ಬಿಗಿದರು ಘೌಜುದಾರರು ಸ್ವಯಂ ಸುಲ್ತಾನರವರ ರಾಜಾಜ್ಞೆಯನ್ನು ಉಚ್ಚಕಂಠದಿಂದ ಒತ್ತಿ ಹೇಳಿದರು ರಣವಾದ್ಯಗಳು ಭೋರ್ಗರೆದವು. ಅಷ್ಟರಲ್ಲಿ ದೂರದಿಂದ ಒಂದು ಮಹಾಶ್ವವು ಓಡಿಬಂದು ವಧ್ಯಸ್ಥಾನದಲ್ಲಿ ನಿಂತಿತು. ಆ ಕುದುರೆಯ ಮೇಲಿನಿಂದ ಆಜಾನುಬಾಹುವಾದ ಭವ್ಯವಾದ ಬಿಳಿಯ ಗಡ್ಡದಿಂದ ಶೋಭಿಸುವ ತೇಜೋವಿರಾಜಮಾನವಾದ ಮಹಾಪುರುಷನೊಬ್ಬನು ಬಂದುನಿಂತನು. ಅವನ ದರ್ಶನದಿಂದ ಆ ಮೃತ್ಯುಲೋಕದಂತಿದ್ದ ವಧ್ಯಸ್ಥಾನವು ದೇವಲೋಕದಂತೆ ಪ್ರಕಾಶಮಾನವಾಯಿತು. ಎಲ್ಲ ಕಡೆಯೂ ನಿಶ್ಯಬ್ದ ಆ ಮಹಾಪುರುಷನನ್ನು ಕಾಣುತ್ತಲೇ ಘೌಜುದಾರ್ ಮಹಮದ್ ಖಾನನು ತಲೆಬಾಗಿ ವಂದಿಸಿದನು ಆ ದೇವಲೋಕದ ಪುರುಷನು ಮತ್ತಾರೂ ಅಲ್ಲ ಬಡಾಫಕೀರರೆಂದು ಎಲ್ಲರಿಗೂ ಅರಿವಾಯಿತು. ವಧ್ಯಸ್ಥಾನದಲ್ಲಿ ಬಂಧಿತರಾಗಿದ್ದ ಸೇನಾನಾಯಕರೂ ಬದುಕಿದವು ಎಂಬ ಭಾವನೆ

ಯಿಂದ ಅರಳಿದ ಕಣ್ಣುಗಳಿಂದ ಆ ಮಹಾಪುರುಷನನ್ನು ನೋಡುತ್ತಾ ದೈನ್ಯದಿಂದ ಪ್ರಾಣಭಿಕ್ಷೆಯನ್ನು ಬೇಡಿದರು

ಬಡಾಫಕೀರರು ಅವರ ಕಡೆಗೆ ಮಂದಹಾಸವನ್ನು ಬೀರಿ ಫೌಜುದಾರ್ ಮಹಮದ್ ಖಾನನ ಕಡೆ ತಿರುಗಿ ಭಕ್ಷಿಯವರೇ ಇದೇನು ಕಾರ್ಯ ? ಯಾರು ಅಪ್ಪಣೆ ಮಾಡಿದರು ಎಂದು ಕೇಳಿದರು.

ಭಕ್ಷಿಯವರು ಗಡಗಡನೆ ನಡುಗುತ್ತಾ ಖಾವಿಂದ್ ಇದು ಸುಲ್ತಾನರ ಖುದ್ದು ಹುಕ್ಕುಂ ಎಂದು ಹೇಳಿದರು

ಬಡಾಫಕೀರರು ಉಚ್ಚಕಂದಿಂದ ಖುದಾನ ಮೇಲೆ ಆಣೆ ಇದೆ ದೋಡ್ಡ ನವಾಬರ ಮೇಲಿನ ಆಣೆ ಇದೆ ಈ ಕರೋರವಾದ ಅಜ್ಜೆಯನ್ನು ಜಾರಿಮಾಡಕೂಡದು ನಾನು ಇಲ್ಲಿಗೆ ಸುಲ್ತಾನರನ್ನು ಕರತಂದು ಇವರುಗಳಿಗೆ ದಯಾಭಿಕ್ಷೆಯನ್ನು ಕೊಡಿಸುತ್ತೇನೆ. ನಾನು ಇಲ್ಲಿಗೆ ಬರುವವರೆಗೆ ಇಲ್ಲಿ ಒಂದು ಹುಲ್ಲುಕಡ್ಡಿಯೂ ಅಲ್ಲಾಡಕೂಡದು ಎಂದು ಅಪ್ಪಣೆ ಮಾಡಿದರು ಅಲ್ಲಿಂದ ಸರಸರನೆ ಅರಮನೆಯನ್ನು ಪ್ರವೇಶಮಾಡಿ ಧರು. ಟಿಪ್ಪುಸುಲ್ತಾನರವರು ಇರುವ ಖಾಸ್ ಮಹಲನ್ನು ಪ್ರವೇಶ ಮಾಡಿದರು ಅಲ್ಲಿ ಕಟ್ಟಿಲ್ಲಟ್ಟಿದ್ದ ಎರಡು ಹುಲಿಗಳು ಸ್ತ್ರೀತಿಯಿಂದ ಗುಟ್ಟುಹಾಕಿದವು ಬಡಾಫಕೀರರು ಆ ಹುಲಿಗಳ ಬೆನ್ನು ಸವರಿ ತಲೆ ಸವರಿದರು ಅಲ್ಲಿಂದ ಒಳಗಿನ ಭವನವನ್ನು ಹೊಕ್ಕರು ಹುಲಿಗಳ ಘರ್ಜನೆಯನ್ನು ಕೇಳುತ್ತಲೇ ಟಿಪ್ಪುಸುಲ್ತಾನರು ಆಸನದಿಂದ ಎದ್ದು ಬರುತ್ತಿದ್ದರು ಎದುರಿನಲ್ಲಿ ಬಡಾಫಕೀರರನ್ನು ಕಂಡು ಅವರಿಗೆ ಅಶ್ಚರ್ಯವಾಯಿತು ಸುಲ್ತಾನರು ಅತ್ಯಂತ ಆದರದಿಂದ ಫಕೀರರಿಗೆ ಹಸ್ತಲಾಘವನ್ನು ಕೊಟ್ಟು ಮಹಲಿನೊಳಗೆ ಕರದೊಯ್ದು ಆಸನದಲ್ಲಿ ಕಳೆರಿಸಿದರು

ಫಕೀರಜಿ ! ಎಷ್ಟೊಂದು ಕಾಲದ ಮೇಲೆ ತಮ್ಮ ದರ್ಶನವಾಯಿತು ಈ ಮಹಾಯುದ್ಧದ ಕೊನೆಯ ಘಟ್ಟದಲ್ಲಿಯಾದರೂ ತಮ್ಮ ದರ್ಶನ ದೊರತಿದ್ದು ನನ್ನ ಭಾಗ್ಯ

ಸುಲ್ತಾನರವರೇ, ನನಗೆ ರಾಜಧಾನಿಯ ವಿಚಾರಗಳೆಲ್ಲಾ ಅಮೂಲಾಗ್ರವಾಗಿ ಗೊತ್ತಿದೆ. ಇಯಜ್ಞ ಖಾನರವರ ಮತ್ತು ನಿಮ್ಮ ಸಮಾಗಮವನ್ನು ಕೇಳಿ ಈ ಯುದ್ಧದ ವಿಜಯವನ್ನು ನಿರೀಕ್ಷಿಸುತ್ತಲಿದ್ದೆ ಇಯಜ್ಞ ಖಾನರ ಮರಣವನ್ನು ಕೇಳಿ, ಎಂದೂ ಅಧೈರ್ಯಪಡದ ನನ್ನ ಮನಸ್ಸು ಕಳವಳಗೊಂಡಿತು ಆದರೂ ನಿಮಗೇ ಜಯವಾಗುವುದೆಂದೂ ಖುದಾನ ಅನುಗ್ರಹವು ನಿಮ್ಮ ಮೇಲಿದೆಯೆಂದೂ ಧೈರ್ಯವಾಡಿಕೊಂಡಿದ ಇಂದಿನ ಪ್ರಕರಣದಿಂದ ಮೈಸೂರು ಧ್ವಂಸವಾಗಿ ಹೋಗುವುದೆಂದು ಕಾತುರಗೊಂಡು ಕಡೆಯ ಕ್ಷಣದಲ್ಲಿ ಆ ಸೇನಾನಾಯಕರ ಪ್ರಾಣಭಿಕ್ಷೆಯನ್ನು ಕೇಳಲು ನಿನ್ನಲ್ಲಿಗೆ ಬಂದೆ. ಅನರ್ಥ-ತಪ್ಪನ್ನು ಕ್ಷಮಿಸು, ನಿನಗೆ ಈ ಯುದ್ಧದಲ್ಲಿ ಸಂಪೂರ್ಣ ಜಯವಾಗುವು ಬಡಾಫಕೀರರವರೇ, ನನ್ನ ಅಪರಾಧವನ್ನು ಕ್ಷಮಿಸಬೇಕು. ಅವರ ತಪ್ಪು

ಮಾತೀತವಾದುದು ! ಭರದರಬಾರಿನ್ನಲ್ಲಿ ವಿಚಾರಣೆಯಾಗಿ ಅವರಮೇಲೆ ರಾಜಾಜ್ಞೆ
 ಇದೆ ಅವರನ್ನು ಕ್ಷಮಿಸುವುದಕ್ಕಿಂತ ನಾನು ಆತ್ಮಹತ್ಯಮಾಡಿಕೊಳ್ಳುವುದು

)

ಸುಲ್ತಾನನೇ, ಅಂದು ಮಹಮ್ಮದಾಲಿಯವರ ವಧೆಯನ್ನು ಮಾಡಲೂ ನೀನು
 ಸೇರಿ ವರ್ತಿಸಿದೆ ಇಯಜ್‌ಖಾನರ ವಿಷಯದಲ್ಲಿ ಕೊನೆಯವರೆಗೂ ಕೃತ್ರಿಮ
 ನಡೆದಿದೆ ಇಂದು ಈ ಮಹಾಯುದ್ಧವು ಪ್ರಾಪ್ತವಾಗಿರುವಾಗ ಈ ಸೇನಾನಾ
 ನ್ನು ಗುಂಡಿನ ಬಾಯಿಗೆ ಕಟ್ಟಿಸುವುದು ಆತ್ಮಹತ್ಯಕ್ಕಿಂತಲೂ ದೊಡ್ಡ ಅಪರಾಧ
 ಗಪಟ್ಟಣದ ರಾಜ್ಯವು ಇಂದೇ ಧ್ವಂಸವಾಗಿ ಹೋಗುವುದು ಆ ಸೇನಾನಾಯಕ
 ಕ್ಷಮಾಭಿಕ್ಷೆ ಕೊಡು ! ನಾಳೆ ಪ್ರಾತಃಕಾಲ ಯುದ್ಧವನ್ನು ಹೂಡು ನಿನಗೆ
 ಒಂದಜಯವಾಗುವುದು !

ಇಲ್ಲ, ಫಕೀರಜಿ ! ಈ ಲೋಕವು ನಾನು ಅವರಿಗೆ ಕ್ಷಮಾಭಿಕ್ಷೆ ನೀಡಿದೆನೆಂದು
 ಧಾವಿಸುವುದಿಲ್ಲ ಟಿಪ್ಪೂಸುಲ್ತಾನನು ಯುದ್ಧವನ್ನು ಗೆಲ್ಲಲಾರದೆ ರಾಜ್ಯದ ಅಪರಾಧಿ
 ಗಳ ಶರಣು ಹೊಕ್ಕನೆಂದು ಲೋಕವು ನನ್ನನ್ನು ಹಳಿಯುವುದು ಇಷ್ಟು ಅಪಮಾನ
 ವನ್ನು ಹೊಂದಿದ ಆ ಸೇನಾನಾಯಕರು ಈಗ ಪುನಃ ಸ್ವಾಮಿಭಕ್ತರಾಗುವುದಿಲ್ಲ.
 ಅವರು ಶತ್ರುಗಳ ಕಡೆಯೇ ಹೋಗಿ ಸೇರಿಕೊಳ್ಳುವರು ನನ್ನನ್ನು ಸೆರೆಹಿಡಿದು ಶತ್ರು
 ಗಳಿಗೆ ಒಪ್ಪಿಸುವರು ಅಂಥಾ ಅಪಮಾನವನ್ನು ನಾನು ಸಹಿಸಲಾರೆ ನಾನೊಬ್ಬನೇ
 ಈ ಯುದ್ಧವನ್ನು ಜಯಿಸುವೆನು, ಇಲ್ಲವೇ ರಣಕ್ಷೇತ್ರದಲ್ಲಿ ವೀರನಂತೆ ಮಡಿಯು
 ವೆನು ಈ ರಾಜಕೀಯದಲ್ಲಿ ಮಧ್ಯೆ ತಾವು ಬರಬೇಡಿರಿ ಶ್ರೀರಂಗಪಟ್ಟಣವನ್ನು
 ಆಶೀರ್ವದಿಸಿರಿ.

ಬಡಾಫಕೀರನು ವಿಷಣ್ಣವದನನಾಗಿ, “ಬೇಟಾ ! ಭಗವಂತನ ಪ್ರೇರಣೆ ! ಆ
 ಜಗದೀಶನ ಇಚ್ಛೆ ! ಇಂದೇ ಕಡೆಯ ದಿನ” ಎಂದು ಹೇಳುತ್ತಾ ಹೊರಟು ಹೋದನು
 ಸ್ವಯಂ ಟಿಪ್ಪೂಸುಲ್ತಾನನು ವದ್ಯಭೂಮಿಗೆ ಆಗಮಿಸಿದನು ವೇದಿಕೆಯ ಮೇಲೆ
 ನಿಂತು—“ಅಪರಾಧಿಗಳ ಮೇಲೆ ತೋವು ಉಡಾಯಿಸಿರಿ” ಎಂದು ಕರ್ಕಶ ಕರಂದಿಂದ
 ಆಜ್ಞೆ ಮಾಡಿದನು.

ಈ ಸಮಾಚಾರವು ಎಲ್ಲ ಸೈನ್ಯ ಶಿಬಿರಗಳಲ್ಲಿಯೂ ಗೊತ್ತಾಗಿ ಹೋಗಿದ್ದಿತು.
 ನಗರದ ಶಿಬಿರದಲ್ಲಿಯೂ, ದೌಲತ್ ಮತ್ತು ರಾಧಾರಾಣಿಯರು ಈ ವಾರ್ತೆಯನ್ನು
 ಕೇಳಿ ಈ ದುರ್ಘಟ ಪ್ರಮೇಯವನ್ನು ತಪ್ಪಿಸಬೇಕೆಂದು ಕುದರೆಗಳನ್ನೇರಿ ದೌಡಾಯಿ
 ಸುತ್ತಾ ಬಂದರು

ಆ ಕುದುರೆಗಳು ಸುಲ್ತಾನರು ನಿಂತಿದ್ದ ವೇದಿಕೆಯ ಮುಂಭಾಗದಲ್ಲಿ ಬಂದು
 ನಿಂತವು ರಾಣಿಯರಿಬ್ಬರೂ ಆ ವೇದಿಕೆಯನ್ನೇರಿ ಸುಲ್ತಾನರ ಮುಂದೆ ನಿಂತರು.

ಹಿಂದುಗಡೆ ಹದಿನಾಲ್ಕು ತೋಪುಗಳು ಡಂ ಡಂ ಎಂದು ಹಾರಿದುವು ನಭೋಮಂಡಲವೆಲ್ಲವೂ ಧೂಮಾವೃತವಾಯಿತು ದೌಲತ್ತಳು ಹಿಂದಿರುಗಿ ನೋಡಿದಳು 14 ಸೇನಾನಾಯಕರು ಸತ್ತು ಬಿದ್ದಿದ್ದರು ದೌಲತ್ತಳು ಸಾಮಾನ್ಯ ಸ್ತ್ರೀಯಂತೆ ಕಿಟ್ಟಿನೆ ಕಿರುಚುತ್ತಾ ಮೂರ್ಛಿತಳಾಗಿ ಭೂವಿಯ ಮೇಲೆ ಬಿಚ್ಚಳು ರಾಧೆಯು ಬಿರುಗಣ್ಣಿನಿಂದ ಈ ದೃಶ್ಯವನ್ನು ನೋಡುತ್ತಿದ್ದಳು ಸುಲ್ತಾನನು ಶಿಲಾಪ್ರತಿಮೆಯಂತೆ ಇದ್ದಲ್ಲವನ್ನೂ ನೋಡುತ್ತಿದ್ದನು ಅರಮನೆಯ ಅಂಗಳವೆಲ್ಲವೂ ಆತನಾದಗಳಿಂದ ತುಂಬಿ ಹೋಯಿತು

ದುರ್ದಿನದ ಪ್ರಭಾವ

ಹದಿನಾಲ್ಕು ಮಂದಿ ಸೇನಾನಾಯಕರನ್ನು ರೋಪಿ ಕಟ್ಟಿಸಿದ ಭೂಂಕರ ವಾರ್ತೆಯು, ಕಾಡು ಕಿಚ್ಚಿನಂತೆ ಆ ಸೈನ್ಯಸಾಗರದಲ್ಲಿ ಹರಡಿತು ಎಲ್ಲರಿಗೂ ಭಯ ತಮ್ಮ ತಮ್ಮ ಸೇನಾನಾಯಕರಿಗೆ ಪ್ರಾಪ್ತವಾದ ಅವಸ್ಥೆಯಿಂದ ಇಡೀ ಸೈನ್ಯಸಾಗರವು ಕ್ಷುಬ್ಧವಾಗಿ ಹೋಯಿತು ಸೈನಿಕರೆಲ್ಲರೂ ಟಿಪ್ಪೂಸುಲ್ತಾನನನ್ನು ಶಸಿಸತಾ ದಿಕ್ಕಾ ಪಾಲಾಗಿ ಓಡಲಾರಂಭಿಸಿದರು ಸೈನ್ಯಾಧಿಕಾರಿಗಳು ಅವರುಗಳನ್ನು ನಂಬಿ ಭಯ ಗಳಿಂದ ತಡೆಗಟ್ಟಲು ಪ್ರಯತ್ನ ಪಟ್ಟರು ಎಲ್ಲಾ ವ್ಯರ್ಥವಾಯಿತು ಈ ಸಮಾಚಾರವನ್ನು ಡೂತರು ಭಯ ಭೀತರಾಗಿ ಸುಲ್ತಾನರಲ್ಲಿ ಅಂಕಿ ಮಾಡಿದರು ಸುಲ್ತಾನರು ಮರುಮಾತಾಡಲಿಲ್ಲ ಶ್ರೀರಂಗಪಟ್ಟಣದ ಮಂತ್ರಿಗಳು ಸರದಾರರು ಈ ಸಮಾಚಾರವನ್ನು ಕೇಳಿದರು. ದಿಕ್ಕಾ ತೋಚದೆ ಚಿಂತಾಕ್ರಾಂತರಾದರು ಆ ರಾತ್ರಿಯ ಕಡೆಯ ರ್ಭಾವದಲ್ಲಿ ದೌಲತ್ತಳು ಮೂರ್ಛೆಯಿಂದ ಎದ್ದಳು ರಾಧಾರಾಣಿಯು ವಕ್ರದಲ್ಲಿಯೇ ಕುಳಿತಿದ್ದಳು ದೌಲತ್ತಳು ರಾಧೆಯ ಕಡೆ ತಿರುಗಿ "ರಾಣಿಯವರೇ, ಇನ್ನೂ ಶ್ರೀರಂಗ ಪಟ್ಟಣಕ್ಕೆ ಉಳಿಗಾಲವುಂಟೆ ? ಸುಲ್ತಾನರಿಗೆ ಈ ಯುದ್ಧದಲ್ಲಿ ಜಯವುಂಟೇ" ಎಂದು ನಿಟ್ಟುಸಿರು ಬಿಟ್ಟಳು ರಾಧೆಯು ಗದ್ಗದಸ್ಪರದಿಂದ "ಎಳು! ಸಹೋದರಿ! ಜಯಾಪ ಜಯಗಳು ಭಗವಂತನ ಅಧೀನ ಇನ್ನೂ ನಮ್ಮ ಕರ್ತವ್ಯವು ಉಳಿದಿದೆ ಧೈರ್ಯದಿಂದ ಮೇಲಕ್ಕೇಳು ಶ್ರೀರಂಗಪಟ್ಟಣದ ಸೈನ್ಯಗಳು ಛಿನ್ನ ಛಿನ್ನವಾಗಿ ಓಡುತ್ತಿವೆ ಅವುಗಳನ್ನು ಹಿಂದಕ್ಕೆ ತಿರುಗಿಸೋಣ, ದೇವರಿದ್ದಾನೆ ಎಂದು ಹೇಳಿ ದೌಲತ್ತಳನ್ನು ಎಬ್ಬಿಸಿದಳು

ಇಬ್ಬರೂ ಒಂಟಿಗಳ ಮೇಲೆ ಚಿನ್ನದ ಮೊಹರುಗಳ ಧೈಲಿಗಳನ್ನು ಹ ಕೊಂಡು ಶ್ರೀರಂಗಪಟ್ಟಣದ ಉತ್ತರ, ದಕ್ಷಿಣ ಗಡಿಗಳಿಗೆ ಹೋಗಿ ನಿಂತರು ಓಸು ಸುಲ್ತಾನರನ್ನು ಶಸಿಸತಾ ಪಲಾಯನ ಮಾಡುತ್ತಿರುವ ಸೈನಿಕರನ್ನು ಆಡೆದು ನಿ ಅನುಗ್ರಿಲ್ಲಾ ಚಿನ್ನದ ಮೊಹರಾಗಳನ್ನು ಭೂರಿದಕ್ಷಿಣೆ ಕೊಡುತ್ತಾ ಹಿಂದಿರುಗಿಸುತ್ತಿ

ಕೆಲವರು ಸೈನಿಕರು ಹಿಂದಿರುಗಿದರು ಮತ್ತು ಕೆಲವರು ಚಿನ್ನದನಾಣ್ಯಗಳನ್ನು
 ಒಂದು ಬೇರೆ ಬಾಗಿಲಿನಿಂದ ಊರುಬಿಟ್ಟು ಹೊರಟುಹೋಗುತ್ತಿದ್ದರು.
 ರಾಣಿಯರೂ ನಿರಾಶಾಹೃದಯದಿಂದ ಆ ಸೈನಿಕರನ್ನು ತಡೆಗಟ್ಟುತ್ತಲೇ

೨

ಸ್ವಯಂ ಸುಲ್ತಾನನು ಓಡಿಹೋಗುತ್ತಿರುವ ಸೈನಿಕರನ್ನು ತಡೆಗಟ್ಟಲು ಎಷ್ಟೋ
 ಯತ್ನ ಪಟ್ಟನು.

ಅಷ್ಟರಲ್ಲಿ ಇಂಗ್ಲೀಷರ ದಂಡು ಶ್ರೀರಂಗಪಟ್ಟಣದ ಮೇಲೆ ಹಲ್ಲಾ ಹತ್ತುತ್ತಿದೆ
 ಯೆಂಬ ಸಮಾಚಾರವು ಸುಲ್ತಾನರ ಕಿವಿಗೆ ಬಿತ್ತು. ಸುಲ್ತಾನನು ಅರಮನೆಯನ್ನು
 ಪ್ರವೇಶಿಸಿ ಯುದ್ಧದ ದಿರಸನ್ನು ತೊಟ್ಟು ಬ್ರಾಹ್ಮಣರಗೂ, ಫಕೀರರಗೂ ಹೇರಳವಾದ
 ಧನ ದಕ್ಷಿಣೆಗಳನ್ನು ಕೊಟ್ಟು, ತನ್ನ ಸೈನ್ಯದೊಡಗೂಡಿ ಯುದ್ಧಕ್ಕೆ ಹೊರಟನು.
 ಇಂಗ್ಲೀಷರ ದಂಡು ಕೋಟೆಯಮೇಲೆ ಬರುತ್ತಿತ್ತು, ಸುಲ್ತಾನನು ವಿರಾವೇಶ
 ಒಂದೊಂದು ಏಟಿಗೆ ಹತ್ತು ಹತ್ತು ಸೈನಿಕರನ್ನು ಸಂಹರಿಸುತ್ತಾ ಇಂಗ್ಲೀಷ್
 ನ ಮೇಲೆ ಆಕ್ರಮಣ ಮಾಡುತ್ತಿದ್ದನು ಯುದ್ಧವು ಬಹಳ ಬಿರುಸಿನಿಂದ
 ಸು

ಇತ್ತ ಶ್ರೀರಂಗಪಟ್ಟಣದಿಂದ ಅನೇಕರು ಸಂಸಾರಸಮೇಶ ಪಟ್ಟಣವನ್ನು
 ಸರಡುತ್ತಿದ್ದರು ಇದೇ ಸಮಯದಲ್ಲಿ ವರ್ತಕನೊಬ್ಬನು ಎರಡು ಒಂಟೆಗಳ
 ಮಾನು ಹೇರಿಕೊಂಡು, ಅವಕುಂಠನವತಿಯೊಬ್ಬಳನ್ನು ಜೊತೆಯಲ್ಲಿ
 ಲಗುಬಗೆಯಿಂದ ಪಟ್ಟಣವನ್ನು ಬಿಟ್ಟು ಹೊರಡುತ್ತಿದ್ದನು ದಾರಿ
 ಗೂ ಇಮಾಮನು ಸೈನಿಕನ ಉಡುಪನ್ನು ಧರಿಸಿ ಕುದುರೆಯ ಮೇಲೆ
 ಏನೋ ಸಂದೇಹದಿಂದ ಆ ವರ್ತಕನನ್ನು ಕುರಿತು, “ಸೇಟರೇ, ಎಲ್ಲಿಗೆ
 ಈ ಮೇಲೆ ಇರುವುದೇನು? ಈ ಅವಕುಂಠನವತಿಯಾದ ಬೀಬಿ
 ರಹದಾರಿ ಇದೆಯೋ?” ಎಂದು ಕೇಳಿದನು.

ತಬ್ಬಿಬ್ಬಾಗಿ ಆ ಯೋಧನ ಕಡೆ ತಿರುಗಿ ನೋಡಿದನು ಅವಕುಂಠ
 ನು ಚಿನ್ನದ ಮೊಹರುಗಳನ್ನು ತೆಗೆದು ಸೈನಿಕನ ಕೈಗೆ ಕೊಡಲು
 ಸೈನಿಕನಿಗೆ ಸಂದೇಹವುಂಟಾಯಿತು ಅವನು ಒರೆಯಿಂದ ಕತ್ತಿಯನ್ನು
 ತಯ ಕಡೆ ಬೀಸಿದನು ಅವಕುಂಠನವತಿಯು ಆ ವೆಟ್ಟು ವರ್ತಕನಿಗೆ
 ಭಾವಿಸಿ ಕಿರುಚಿಕೊಳ್ಳುತ್ತಾ ಮುಸುಕನ್ನು ತೆಗೆದಳು.

ಊಮನು ಅವಳ ಮುಖವನ್ನು ನೋಡಿ, “ಓಹೋ! ಹುಚ್ಚಿ! ಸಾವಿತ್ರಿ!
 ಏನು? ಈ ಜೋಡಿ ಯಾರು? ಮಿರ್ಸಾದಕನು ಎಲ್ಲಿ ಹೋದನು?”

ಒಂದು ಕ್ಷೇತ್ರವನ್ನು ಕುದುರೆಯಿಂದ ಕಳಗಿಳಿದು ಅವಳ ಕೈಯನ್ನು ಭದ್ರವಾಗಿ ಹಿಡಿದು ಕೊಂಡನು. ಒಂಟಿಯ ಮೇಲಿದ್ದ ಗಂಟನ್ನು ಹಿಡಿದು ಎದನು. ಆ ಧೈರಿಯ ಕ್ಷೇತ್ರಕ್ಕೆ ಬಿದ್ದು ಚಿನ್ನದ ನಾಣ್ಯಗಳು ನೆಲದಮೇಲೆ ಚೆಲ್ಲಿದವು. ಅದನ್ನು ನೋಡಿ ಇವನು ಮನಿಗೆ ಆಶ್ಚರ್ಯವಾಯಿತು. ಅಷ್ಟರಲ್ಲಿ ಆ ವರ್ತಕನು ಸಾವಿತ್ರಿಯನ್ನು ಬಿಡಿಸಿ ಕೊಟ್ಟನು. ಇವನು ಮೇಲೆ ಆಕ್ರಮಣ ಮಾಡಲು ಹೊರಟನು. ಇವನು ಸಮೀಪದಲ್ಲಿ ಆ ವರ್ತಕನ ಮುಖವನ್ನು ನೋಡಿದನು. ಗುರುತು ಹಿಡಿದು ಪಕಪಕ ನಕ್ಕನು.

ಏನು! ಸುಲ್ತಾನರ ದರಬಾರಿನ ಸಂದಾರರೇ, ಕಳ್ಳರಂತೆ ಓಡುತ್ತಿರುವುದೇನು. ಮಿರ್ಸಾಸಾದಕ್! ನಿನ್ನಂಥಾ ದ್ರೋಹಿಯು ಈ ಭೂಮಂಡಲದಲ್ಲಿ ಎಲ್ಲಿಯೂ ಇಲ್ಲ. ನಿನಗೆ ಶಿಕ್ಷೆಯಾಗದೇ ಇದ್ದರೆ ದೇವರು ಮೆಚ್ಚುವುದಿಲ್ಲ ಎಂದು ಹೇಳಿ ಕತ್ತಿಯನ್ನು ಬೀಸಿದನು. ಮಿರ್ಸಾಸಾದಕ್ನ ತಲೆಯು ಭೂಮಿಯ ಮೇಲೆ ಬಿತ್ತು.

ಹುಚ್ಚಿ ಸಾವಿತ್ರಿಯು, "ಇವನು! ನೀನು ನನ್ನ ಪತಿಯನ್ನು ಅನ್ಯಾಯವಾಗಿ ಕೊಂದಿರುವೆ. ದಾಲತ್‌ರಾಣಿಯವರಲ್ಲಿ ಹೇಳಿ ನಿನಗೆ ಶಿಕ್ಷೆ ಮಾಡಿಸುತ್ತೇನೆ" ಎಂದು ಹೇಳಿ ಇವನು ನನ್ನ ನಾನಾವಿಧವಾಗಿ ಬೈಯುತ್ತಾ, ಶಪಿಸುತ್ತಾ ಶ್ರೀರಂಗ ಪಟ್ಟಣದ ಕೋಟೆಯೊಳಕ್ಕೆ ಹಿಂದಿರುಗಿ ಹೋದಳು.

ಇವನು ಕುದುರೆಯ ಮೇಲೆ ಕುಳಿತು ಕೋಟೆಯೊಳಗೆ ಪ್ರವೇಶಿಸಿದನು. ಮಧ್ಯಾಹ್ನದ ಸಮಯವಾಗಿತ್ತು. ಫಿರಂಗಿ ಗುಂಡುಗಳ ಶಬ್ದವು ಕೇಳಿಸುತ್ತಿತ್ತು. ಇಂಗ್ಲೀಷ್ ದಂಡು ಕೋಟೆಯನ್ನು ಒಡೆದು ಶ್ರೀರಂಗಪಟ್ಟಣವನ್ನು ಪ್ರವೇಶಿಸಿತು. ಸುಲ್ತಾನನು ಹೆಜ್ಜೆ ಹೆಜ್ಜೆಗೂ ಪರಾಕ್ರಮದಿಂದ ಯುದ್ಧ ಮಾಡದೇ ಕೋಟೆಯ ಸಮೀಪದಲ್ಲಿ ಸುಲ್ತಾನನು ಗುಡಿನೇಟು ತಗಲಿ ಕೆಳಗೆ ಬಿದ್ದನು. ನಡೆಯುತ್ತಲೇ ಇತ್ತು.

ದಾಲತ್‌ಗಳು ಕೋಟೆಯ ಬತೇರಿಯ ಮೇಲೆ ಇಂಗ್ಲೀಷರ ಧ್ವಜವನ್ನು ಅಲ್ಲಿಂದ ಕುದುರೆಯನ್ನು ಹಿಂದಿರುಗಿಸಿ ಇಯಜ್‌ಖಾನನ ಸಮಾಧಿಯಿದ್ದೆ ದಳು. ಸಮಾಧಿಯ ಮುಂದೆ ಕುಳಿತು ಬಿಕ್ಕಿಬಿಕ್ಕಿ ಅಳತೊಡಗಿದಳು. ಸವಾಗುತ್ತ ಬಂದಿತು. ದಾಲತ್‌ಗಳು ಆ ದುಃಖದ ವೇಗವನ್ನು ತಡೆಯಲಾರದೆ ಸಮಾಧಿಗೆ ವಂದಿಸಿದಳು. ಆ ಸಮಾಧಿಯ ಪಕ್ಕದಲ್ಲಿದ್ದ ಮಹಾರಾಜನನ್ನು ತಲೆ ನೋಡಿದಳು. ದಾಲತ್‌ಗಳ ಮನಸ್ಸಿನ ಮೇಲೆ ತನ್ನ ಬಾಲ್ಯದಿಂದ ಅಂದಿನವರೆಗಿನ ಘಟನೆಗಳೆಲ್ಲಾ ಒಂದೊಂದಾಗಿ ಮನಸ್ಸಿನ ಮೇಲೆ ಬಂದವು.

ದಾಲತ್‌ಗಳು, "ಜಗದೀಶ! ಅಂದಿನ ನನ್ನ ಅಶಾಕಲ್ಪನೆಗಳೆಲ್ಲ ಏನಾದುವು, ಸುಲ್ತಾನನ ಚಕ್ರಾಧಿಪತ್ಯದ ಕಲ್ಪನೆಯು ಏನಾಯಿತು, ನನ್ನ ಪ್ರಣಯಕ್ಕಾಗಿ ಸತ್ತೆನು"

